



ಗ್ರಾಮಾಯಣ

ರಾಜೆಬಹಳಾದ್ವಾರ

ವಿಶ್ವಕನ್ವಡ
ಸಮೈಂಜನ
ಸಾಹಿತ್ಯಮಾಲೆ

ಗ್ರಂಥಾಯ್ಳಣ

ಅರವತ್ತು ವರ್ಷಗಳ ಹಿಂದಿನ ಯಥಾವತ್ತಾದ ಜೀವನವನ್ನು ಚಿತ್ರಿಸುವ
ಒಂದು ಗ್ರಂಥದ ಜೀವನಕಥಾಮಾಲೆ

ರಾವಬಹಾದೂರ್



ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜೆ.ಸಿ.ಆರ್‌ಸ್ಟ್
ಬೆಂಗಳೂರು - ೫೬೦ ೦೦೨

GRAMAYANA : A Social novel written by **Sri Raobahaddur**, Published by **Manu Baligar**, Director, Department of Kannada and Culture, Kannada Bhavana, J.C.Road, Bengaluru - 560 002.

ಕು ಆವೃತ್ತಿಯ ಹಕ್ಕು : ಕನಾರ್ಕ ಸರ್ಕಾರ

ಮುದ್ರಿತ ವರ್ಷ : ೨೦೧೧

ಪ್ರತಿಗಳು : ೧೦೦೦

ಪುಟಗಳು : XXXII + ೫೫೭

ಬೆಲೆ : ರೂ. ೧೨೦/-

ರಕ್ಷಾಪುಟ ವಿನಾಯಕ : ಕೆ. ಚಂದ್ರನಾಥ ಆಚಾರ್ಯ

ಮುದ್ರಕರು :

ಮೇ॥ ಮಯೂರ ಪ್ರಿಯ್ತೋ ಆಡ್ಸ್

ನಂ. ೬೯, ಸುಬ್ರಹ್ಮಣ್ಯ ಭಕ್ತಿ ರೋಡ್

ಬೆಂಗಳೂರು - ೫೬೦ ೦೨೦ ದೂ : ೨೨೩೬೨೨೭

ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿಗಳು

ಸೀಮಂ/ಮಿಎಸ್/೨೬/೧೧



ಕನಾರ್ಕ ಸರ್ಕಾರ

ವಿಧಾನಸೌಧ
ಬೆಂಗಳೂರು ೫೬೦ ೦೦೧

ಶುಭ ಸಂದೇಶ

ವಿಶ್ವಕನ್ಷದ ಸಮೇಳನದ ಸಂಭಾಜರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು ಬಿಂಬಿಸೇ ವರ್ಷಕ್ಕೆ ಹೆಚ್ಚೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸೃಜನೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ “ವಿಶ್ವಕನ್ಷದ ಸಮೇಳನ” ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅಧಿಕಪೂರ್ಣವಾಗಿ ಆಚರಿಸುವುದು ಕನಾರ್ಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೆತರ ಪ್ರಕಾರಗಳ ೧೦೦ ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಸ್ಕರಿಗೆ ಒದಗಿಸುವ ಹಂಬಲ ನಮ್ಮೆಯು.

ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.

ಬಿ.ಎಸ್. ಯಡಿಯೂರಪ್ಪ

ದಿನಾಂಕ ೨೫.೦೧.೨೦೧೧

(ಬಿ.ಎಸ್. ಯಡಿಯೂರಪ್ಪ)



ಕರ್ನಾಟಕ ಸರ್ಕಾರ

ಗೋವಿಂದ ಎಂ. ಕಾರಜೋಳ

ಕನ್ನಡ ಮತ್ತು ಸಂಸ್ಕೃತಿ,

ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು

ವಿಧಾನಸೌಧ
ಬೆಂಗಳೂರು - ೧೦

ಚೆನ್ನಡಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ.

ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ದು ಸಮಿತಿಯು ಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ದು ಮಾಡಿದ ಆಯ್ದು ಸಮಿತಿಯ ಎಲ್ಲಾ ವಿದ್ಯಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹ್ಯದರ್ಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕಂಬಾದು ನಮ್ಮ ಹೆಗ್ಡಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೃಲಿಗಲ್ಲಿಗಳಾಗಿರುವ ಈ ಪುಸ್ತಕಗಳು ಭಾವಿ ಪೀಠಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾಫ್ರೆಕವೆಂದು ಭಾವಿಸುತ್ತೇನೆ.

(ಗೋವಿಂದ ಎಂ. ಕಾರಜೋಳ)

ದಿನಾಂಕ ೧೮.೮.೨೦೧೧

ಎರಡು ನುಡಿ

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವರ್ತಿಯಿಂದ 'ವಿಶ್ವಕನ್ನಡ ಸಮ್ಮೇಳನದ' ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೋಳಿಸಿರುವ ಸಾಹಿತ್ಯ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.

ಈ ಕೃತಿಗಳನ್ನು ಆಯ್ದುಮಾಡಲು ಖ್ಯಾತ ವಿದ್ಯಾಂಸರಾದ ಪ್ರೌ. ಎಲ್. ಎಸ್. ಶೇಷಗಿರಿರಾವ್ ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ಯಾಂಸರುಗಳನ್ನೂ ಗೊಂಡ ಆಯ್ದು ಸಮಿತಿಯನ್ನು ರಚಿಸಿದೆ. ಈ ಆಯ್ದು ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ದು ಮಾಡಿರುತ್ತದೆ. ಆಯ್ದು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲಿತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹೆಸ್ತದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲಿತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲೆಯನ್ನು ಓದುಗರು ಸಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೨.೧೦.೨೦೧೧

(ರಮೇಶ್ ಬಿ.ರಮಾರಾಯ)

ಸರ್ಕಾರದ ಕಾರ್ಯಾದ್ಯಾಸಿಗಳು
ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾತಾ ಇಲಾಖೆ

ಅಧ್ಯಕ್ಷರ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪ್ರಸರಿಸುವುದಾಗಿ ವಾಡಲು ಒಂದು ಯೋಜನೆಯನ್ನು ಕೈಗೊಂಡಿತ್ತು. ಕೃತಿಗಳ ಆಯ್ದುಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತ್ತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು.

ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶೈಷ್ವ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೃತಿಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಯುವರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತಿವೆ.

ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂಥಂತಹ ಆಯ್ದುಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶೈಷ್ವ ಸಾಹಿತ್ಯಗಳು ಈ ಸಮಿತಿಯ ಸದಸ್ಯರಾಗಿದ್ದರೂ ಸುಧ್ಯವೆಡ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ.

ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ.

ಕನ್ನಡ ನಾಡಿನ ಮನೆಮನೆಗಳು ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರ್ಡ್‌ಸುತ್ತೇನೆ.

ಸಿರಿಗನ್ನಡಂ ಗೆಲ್ಲಿ!

ಎಲ್.ಎಸ್. ಶೇಷಗಿರಿ ರಾವ್

ಅಧ್ಯಕ್ಷ

ಕನ್ನಡದ ಮೇರುಕೃತಿಗಳ ಆಯ್ದು ಸಮಿತಿ

ದಿನಾಂಕ ೧೯.೧೧.೨೦೧೦

ಪ್ರಕಾಶಕರ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರಿಂದ ಪ್ರಸ್ತುಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪ್ರಸ್ತುಕಗಳನ್ನು ಸರ್ಕಾರವು ನೇಮಿಸಿರುವ ಆಯ್ದು ಸಮಿತಿಯು ಮರುಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯ ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ.

ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪ್ರಸ್ತುಕಗಳನ್ನು ಆಯ್ದು ಮಾಡಿದ ಆಯ್ದು ಸಮಿತಿಯ ಅಧ್ಯಕ್ಷರಾದ ಪ್ರೇ: ಎಲ್.ಎಸ್. ಶೇಷಗಿರಿ ರಾವ್ ರವರಿಗೆ ಹಾಗೂ ಸಮಿತಿಯ ಸದಸ್ಯರಾಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುಗಿರ್, ಡಾ. ದೊಡ್ಡರಂಗೇಸೋಜ, ಡಾ. ಎಚ್.ಜೆ. ಲಕ್ಷ್ಮಪ್ಪಾಜ, ಡಾ. ಅರವಿಂದ ಮಾಲಗ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟಿ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕರ್, ಡಾ. ಪ್ರಥಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ದುಯಾಗಿರುವ ಪ್ರಸ್ತುಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು.

ಸದರಿ ಪ್ರಕಟಣಾ ಯೋಜನೆಯ ಪ್ರಸ್ತುಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೃ.ಎಸ್.ವಿಜಯಲಕ್ಷ್ಮಿ ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವಕನ್ನಡ ಸಮ್ಮೇಳನದ ಲಾಂಫನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪ್ರಸ್ತುಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮರೂರ ಶ್ರೀಂಭಾ ಆಧ್ಯಾತ್ಮಿಕ ಮಾಲೀಕರಾದ

ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು.
ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ
ಹಲವಾರು ಪರ್ಫಾರ್ಮಾನ್ಸ್ ದೊರಕದೇ ಇದ್ದ ಎಷ್ಟೋ ಪ್ರಸ್ತಕಗಳು ಲಭ್ಯವಾಗುತ್ತಿರುವುದು
ಹೆಚ್ಚಿಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ
ಸಾಹಿತ್ಯಾಭಿವಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು.
ಕೊ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೧.೧೧.೨೦೧೧

ನುನ್ನ ಬ್ರಹ್ಮಗಳ್
ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತ ಇಲಾಖೆ

ಕನ್ನಡದ ಮೇರುಕೃತಿಗಳ ಆಯ್ದು ಸಮಿತಿ

ಅಧ್ಯಕ್ಷರು

ಪ್ರೇ: ಎಲ್.ಎಸ್. ಶೇಷಗಿರಿರಾವ್

ಸದಸ್ಯರು

ದಾ॥ ಚಂದ್ರಶೇಖರ ಕಂಬಾರ
ದಾ॥ ಎಂ.ಎಂ. ಕಲಬುಗ್ರ
ದಾ॥ ದೊಡ್ಡರಂಗೇಗೌಡ
ದಾ॥ ಅರವಿಂದ ಮಾಲಗ್ರಿ
ದಾ॥ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ದಾ॥ ಪ್ರಥಾನ್ ಗುರುದತ್ತ
ದಾ॥ ಹಂಪ ನಾಗರಾಜಯ್ಯ
ದಾ॥ ಎಚ್.ಜೆ. ಲಕ್ಷ್ಮಪ್ಪಗೌಡ
ಶ್ರೀಮತಿ ಸಾರಾ ಅಭೂಬಕರ್
ದಾ॥ ಪಿ.ಎಸ್. ಶಂಕರ್
ಸದಸ್ಯ ಕಾರ್ಯದರ್ಶಿ
ಶ್ರೀ ಮನು ಬಳಗಾರ್, ಕ.ಆ.ಸೇ.
ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತ ಇಲಾಖೆ

ಅನಾವರಣ

೧

‘ರಾವಬಹಾದ್ವಾರ’ರ ಈ ಕೃತಿಗೂ ನನಗೂ ಬಾದರಾಯಣ ಸಂಬಂಧಪೋಂದು ಸೂಕ್ತವಾಗಿ ಬೆಳೆದು ಬಂದಿದೆ. ಅದನ್ನು ಅವರು ತಮ್ಮ ಪೀಠಿಕೆಯಲ್ಲಿ ಹೇಳಿದ್ದಾರೆ. ಈ ಕಾದಂಬರಿಯನ್ನು ಬರೆಯುವ ಮೊದಲೇ ಅವರು ಅದರ ಕರೆಯನ್ನು ನನಗೆ ಹೇಳಿದ್ದರು. ಅವರ ಕೊನೆಮೊದಲಿಲ್ಲದ ಹರಟೆಗೆ ಮುಗ್ಧನಾದವರಲ್ಲಿ ನಾನೂ ಒಬ್ಬು. ಆ ಕರೆಯನ್ನು ಜೀವನತವಾಗಿ ಅವರು ಒಣ್ಣಿಸಿ ಹೇಳಿದಾಗ ಅದನ್ನು ಬರೆಯಲು ನಾನು ಅವರಿಗೆ ಗಂಟು ಬಿಡ್ಡೆ. ನಮ್ಮಿಬ್ಬರ ಸ್ವೇಚ್ಛಾ ಇನ್ನೂ ಹೊಸದಾಗಿತ್ತಾದ್ವಾರಿಂದ ನಾನು ಉತ್ಸಾಹದಲ್ಲಿದ್ದೆ. ತಾವು ಬರೆಯುವ ಕಾದಂಬರಿಗೆ ನಾನು ಮುನ್ನಡಿಯನ್ನು ಬರೆಯಬೇಕೆಂದು ಅವರು ಕರಾರು ಹಾಕಿದರು. ಅದೇ ವಿವೇಕರಹಿತ ಉತ್ಸಾಹದಲ್ಲಿ ನಾನು ಒಪ್ಪಿಕೊಂಡೆ. ‘ರಾವಬಹಾದ್ವಾರ’ರು ವೀರಪ್ರತಿಜ್ಞೆಯನ್ನು ಕೈಕೊಂಡವರಂತೆ ಮೂರು ನಾಲ್ಕು ತಿಂಗಳಲ್ಲಿಯೇ ಬರೆದು ಮುಗಿಸಿ ಕಾದಂಬರಿಯನ್ನು ನನ್ನ ಮೋರೆಗೆ ಹಿಡಿದರು. ನಾನೂ ಆತುರದಿಂದ ಹಸ್ತಪ್ರತಿಯನ್ನು ನುಂಗಿದೆ. ನನ್ನ ಸಭ್ಯತೆಯನ್ನು ಉಳಿಸಿಹೊಳ್ಳುವದಕ್ಕಾದರೂ ಮಾತು ಕೊಟ್ಟಂತೆ ಮುನ್ನಡಿಯನ್ನು ಬರೆಯಬೇಕಾಯಿತು.

ಈ ಕಾದಂಬರಿ ‘ರಾವಬಹಾದ್ವಾರ’ರ ಮೊದಲ ಕೃತಿ. ಸುಮಾರು ಇಪ್ಪತ್ತು ವರ್ಷಗಳಿಂದ ಅವರು ಬರೆಯುತ್ತಲೇ ಇದ್ದಾರೆ. ಅವರ ಬರೆಹಗಳಲ್ಲಿ ಪ್ರತ್ಯೇಕಿಗಳಲ್ಲಿ ಬೆಳಕುಕಂಡವೆಯೇ ಹೊರತು ಪ್ರಸ್ತಕರೂಪದಲ್ಲಿ ಪ್ರಕಟವಾಗಿಲ್ಲ. ಪ್ರತ್ಯೇಕಿಗಳಲ್ಲಿ ಪ್ರಕಟವಾದ ಅವರ ಸ್ವಾ ಕರೆಗಳನ್ನೂ ನಗೆಬರೆಹಗಳನ್ನೂ ಮೆಚ್ಚಿಕೊಂಡವರಿಬಹುದಾದರೂ, ಅವರ ಸಾಹಿತ್ಯದ ಗುಣಾವಗುಣಗಳನ್ನು ವಿವೇಚಿಸುವ ಗೋಚಿಗೆ ಯಾರೂ ಹೋಗಿಲ್ಲ. ‘ರಾವಬಹಾದ್ವಾರ’ರಿಗೂ ಪ್ರಸ್ತಕವೊಂದನ್ನು ಪ್ರಕಟಿಸಬೇಕೆಂಬ ಹಂಬಲವೂ ಇದ್ದಂತೆ ತೋರಲಿಲ್ಲ. ಮೊದೊದಲು ಈ ಕಾದಂಬರಿಯ ವಿಷಯಕ್ಕೆ ನನಗೂ ಅವಿಶ್ವಾಸವಿತ್ತು. ಪ್ರತ್ಯಾಕಾಶವಾಯ ‘ರಾವಬಹಾದ್ವಾರ’ರಿಗೆ ರಕ್ತಕರ್ತವಾಗಿ ಹೋಗಿದೆ. ಆದ್ವರಿಂದಲೇ ಅವರು ಇಂಥ ದೊಡ್ಡ ಕೃತಿಯನ್ನು ಬರೆಯುವ ಬಗ್ಗೆ ನನಗೆ ಸಂಶಯವಿತ್ತು. ‘ಕಾಲಮ್ಮಿ’ನ

ಲೆಕ್ಕಹಾಕಿ ಲೇಖನಗಳನ್ನು ಬರೆಯುವವರಿಗೆ ಕಾದಂಬರಿಯಂಥ ಸುಸಂಬಧ ಕೃತಿರಚನೆ ಜಡವಾಗುವದು ಸಹಜ. ಆದರೆ ನನ್ನ ಎಣಿಕೆಯನ್ನು ಏರಿ ‘ರಾವಬಹಾದ್ವಾರ’ರು ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡಿದ್ದಾರೆ.

‘ರಾವಬಹಾದ್ವಾರ’ರ ವಿಸ್ತಾರವಾದ ಜೀವನಾನುಭವವೇ ಕಾರಣವೆಂದು ನಾನು ತಿಳಿದಿದ್ದೇನೆ. ಅವರಿಗೇಗೆ ಮಧ್ಯವಯಸ್ಸು, ಈ ಅವಧಿಯಲ್ಲಿ ಅನೇಕ ವೃತ್ತಿಗಳಿಗೆ ಗಂಟುಬಿದ್ದು, ಜಗತ್ತಿನ ವಿವಿಧ ಕ್ಷೇತ್ರಗಳ ಪರಿಚಯ ಅವರಿಗೆ ಆಗಿದೆ. ಬಹಿಮೂರಿವಾದ ಅವರ ದೃಷ್ಟಿಗೆ ಜಗತ್ತಿನ ಸಾವಿರ ಸಂಗತಿಗಳು ಅಗ್ರಲೇವಿದ ‘ಕಾಲಮ್ಮಿ’ನಷ್ಟು ಸುಪರಿಚಿತವಾಗಿವೆ. ಎಷ್ಟೇ ಜನರೊಡನೆ ಹುಟ್ಟಿದ ಸ್ವೇಚ್ಛ-ವಿರಸಗಳು ಅವರ ಸಾಹಿತ್ಯ ನಿರ್ಮಾತಿಗೆ ಅವಶ್ಯಕಾದ ಹದವನ್ನು ತಂದುಕೊಟ್ಟಿದೆ. ಪ್ರಾಮಾಣಿಕವಾದ ಅನುಭವವನ್ನು ಪ್ರಾಮಾಣಿಕವಾಗಿಯೇ ಚಿತ್ರಿಸುವದು ಅವರ ಸಾಹಿತ್ಯದ ವೃತ್ತಿಷ್ಟು ಅವರ ನಗೆಬರಹಗಳಲ್ಲಿ, ಸ್ವಾಕರ್ಷಗಳಲ್ಲಿ ಈ ಗುಣವನ್ನು ಕಾಣಬಹುದು. ಮೇಲಾಗಿ ಅವರು ಆಕರ್ಷಕವಾಗುವಂತೆ ಕತೆ ಹೇಳಬಲ್ಲರು. ನಡುವೆ ಸಹಜ ವಿನೋದ ಈ ಆಕರ್ಷಕತೆಗೆ ಮೊನೆಯನ್ನೂ ಹೇರುಗನ್ನು ತಂದುಕೊಡುತ್ತದೆ. ಇದುವರೆಗೆ ಪ್ರಕಟವಾದ ಅವರ ಬರೆಹಗಳೆಲ್ಲ ಒಂದೇ ಸಂಪುಟದಲ್ಲಿ ಪ್ರಕಟವಾದಾಗ ಈ ಸತ್ಯ ಹೋಳಿಯದಿರದು.

೨

‘ರಾವಬಹಾದ್ವಾರ’ರ ಈ ಕಾದಂಬರಿ ವಾತ್ರ ಅವರ ಉಳಿದ ಎಲ್ಲ ಲೇಖನಗಳಿಗಿಂತ ತೀರ ಭಿನ್ನವಾಗಿದೆ. ಇಲ್ಲಿಯೂ ಅದೇ ಜೀವನಾನುಭವವೇ ತಳಹದಿಯಾಗಿದ್ದರೂ ಕೂಡ, ಅಲ್ಲಿ ಕಂಡುಬರದ ಜೀವನದೃಷ್ಟಿ ಇಲ್ಲಿ ಸಫಲವಾಗಿದೆ. ಒಂದು ಗಳಿಗೆಯ ಕುತ್ತಾಹಲಕ್ಕೆ ಮಾತಿನ ತೊಡಿಗೆಯನ್ನು ತೊಡಿಸುವ ಕೃತಿ ಇದಲ್ಲ. ಜೀವನವನ್ನು ಸಮಗ್ರವಾಗಿ ನೋಡುವ ಧೀರದೃಷ್ಟಿ, ದಿನನಿತ್ಯದ ಅನೇಕ ಸಂಗತಿಗಳ ನಡುವೆ ಇರಬಹುದಾದ ಸಂಬಂಧವನ್ನು ನೋಡುವ ಕುತ್ತಾಹಲ, ಬದುಕಿನ ಒಡಲಿನಲ್ಲಿಯೇ ಹುಟ್ಟಿ, ಬದುಕನ್ನೇ ನುಂಗಲು ಹವಣಿಸುವ ಸಮಸ್ಯೆಗಳ ರಂಗದಲ್ಲಿ ಅರಿಯುವ ಆಂತರಿಕ ತಳಮಳ ಈ ಕೃತಿಗೆ ಪ್ರೇರಕಶಕ್ತಿಯಾಗಿವೆ. ಅದಕ್ಕನುಗುಣವಾಗಿ ಈ ಕಾದಂಬರಿಯ ರಚನೆ ಬಹುಮಟ್ಟಿಗೆ ಮಹಾಕಾವ್ಯಗಳ ರಚನೆಯನ್ನು ಹೋಲುತ್ತದೆ.

ಅರವತ್ತು ವರ್ಷಗಳ ಹಿಂದಿನ ಒಂದು ಗ್ರಾಮದ ಜೀವನವನ್ನು ಇಲ್ಲಿ ಚಿತ್ರಿಸಲಾಗಿದೆ. ಒಂದು ಅರ್ಥದಲ್ಲಿ ಇದು ಶುದ್ಧ ಸಾವಾಜಿಕ ಕಾದಂಬರಿ. ಸಾರ್ವಜನಿಕ ಜೀವನವೇ ಇಲ್ಲಿಯ ಕಾರ್ಯರಂಗ. ಸುಮಾರು ನಲವತ್ತು ನಲವತ್ತ್ಯಾದು

ವ್ಯಕ್ತಿಗಳು ಇಲ್ಲಿ ವ್ಯವಹರಿಸುತ್ತವೆಯಾದರೂ ಒಂದಾದರೂ ವ್ಯಕ್ತಿಯ ಕೌಟಂಬಿಕ ವಿವರಗಳು ದೊರೆಯಲಾರವು. ಈ ವಿಷಯದಲ್ಲಿ ಲೇಖಕರ ಸಂಯುಕ್ತ ಅಭಿನಂದನೀಯವಾಗಿದೆ. ಈ ಕಾದಂಬರಿಯನ್ನು ಓದುವಾಗ ಪಾದಳ್ಯಾಯ ಸಾರ್ವಜನಿಕ ಜೀವನ ಮೇರವನೀಗೆಯಂತೆ ನಮ್ಮ ಕಣ್ಣ ಮುಂದೆ ಹಾದು ಹೋಗುವ ಅನುಭವ ನಮಗುಗುತ್ತದೆ.

ಇದು ಮುಖ್ಯವಾಗಿ ಪಾದಳ್ಯಾಯ ಕತೆ. ಕೃಷ್ಣನಂದಿಯ ದಂಡೆಯ ಮೇಲೆ ಇರುವ ಈ ಉರು ಪ್ರಾದೇಶಿಕ ಸತ್ಯವಚ್ಚೇ ಆಗಿರದೆ, ಈ ಕಾದಂಬರಿಯಲ್ಲಿಯ ಅನೇಕ ಸಂಗತಿಗಳಿಗೆ, ಸನ್ನಿಹಿತಗಳಿಗೆ, ವ್ಯಕ್ತಿಗಳಿಗೆ ಕೇಂದ್ರ ಬಿಂದುವಾಗಿದೆ. ಅಥವಾ ವಿಮರ್ಶೆಯ ಪರಿಭಾಷೆಯಲ್ಲಿ ಹೇಳಬೇಕಾದರೆ ಇಲ್ಲಿ ನಡೆಯುವ ಕತೆಯ ವಸ್ತುವಾಗಿದೆ. ಅಂತಲೇ ನಡೆಯುವ ಫಟನೆಗಳು, ಅವುಗಳಲ್ಲಿ ಭಾಗವಹಿಸಿದ ವ್ಯಕ್ತಿಗಳು ಪಾದಳ್ಯಾಯ ದ್ವೇಪ (ದುರ್ದೇವ)ಕ್ಕೆ ಅಭಿವೃತ್ತಿಯನ್ನು ನೀಡುತ್ತವೆ. ಕತೆ ಪಾದಳ್ಯಾಯನ್ನು ಬಿಟ್ಟು ಇನ್ನೊಂದು ಉಂಟಿಗೆ ಹೋದರೂ, ಬೇರೆ ಉರಿನ ವ್ಯಕ್ತಿಗಳು ಪಾದಳ್ಯಾಗೆ ಬಂದರೂ ಪಾದಳ್ಯಾಯ ಜೀವನವೇ ಅಲ್ಲಿ ಪ್ರಕಾಶಿತವಾಗುತ್ತದೆ. ಪಾದಳ್ಯಾಯ ಸ್ಥಿತಿ, ಗತಿ, ಅವನತಿಗಳೇ ಕಾದಂಬರಿಯ ಜೀವವಾಗಿ ಮಿಡಿಯತ್ತವೆ.

ಅಂತಲೇ ಒಂದು ಜನಾಂಗದ ಸಾಮಾನ್ಯ ಸುಖ-ದು:ಖಿಗಳೇ ಈ ಕತೆಯ ರಸ ಪ್ರಕರವಾಗಿದ್ದರೆ ಆಶ್ಚರ್ಯವೇನಿಲ್ಲ. ಹಬ್ಬ-ಹುಣಿಪ್ಪೆಗಳ, ಜಾತ್ರಿ-ಉತ್ಸವಗಳ ಸಂತೋಷ ಸಂಭ್ರಮಗಳ, ಕಾಲರಾ, ಪ್ಲೇಗು, ನೆರೆಹಾವಳಿ, ಬರಗಾಲ ಮೊದಲಾದವುಗಳಿಂದುಂಟಾಗುವ ದು:ಖಿದ ದಾರುಣತೆ, ಕಳಪು, ಕೊಲೆಸುಲಿಗಳ ಭೀತಿ, ಇನ್ನೊಬ್ಬರ ಆಸ್ತಿಯ ಮೇಲಿನ ಲೋಭ, ನೆಲದಲ್ಲಿಯೇ ಬೇರು ಬಿಟ್ಟುತ್ತಿರುವ ಅಭಿಮಾನ ಮೊದಲಾದವುಗಳ ಭಾವಪ್ರಪಂಚ ಅಧ್ಯಾತ್ಮವಾಗಿ ಚಿತ್ತಿತವಾಗಿದೆ. ಪಾದಳ್ಯಾಯ ಅವನತಿಯ ಇತಿಹಾಸ ಪ್ರಾರಂಭದಲ್ಲಿಯೇ ಗೋಚರವಾಗುತ್ತದೆ. ವಾಡೆಯಲ್ಲಿಯ ಅಂತಹಕಲಹ ಹೊರನುಗ್ಗಿ ಬಂದು, ಹಣ್ಣಿನ ಮೋಹ ಯಾರದೋ ದುರುಸರಣಕ್ಕೆ ಕಾರಣವಾಗಿ, ಅದರಿಂದ ಹುಟ್ಟಿದ ಸಮಸ್ಯೆಯನ್ನು ಬಿಡಿಸಲು ಹೋದಾಗ ಬಂದಿದ್ದ ಸಮಸ್ಯೆ ನೂರಾಗಿ ಹಬ್ಬಿ, ಕಾಲರಾ ತಿಡುಗಿನಲ್ಲಿ, ಬರಗಾಲದಲ್ಲಿ, ಘೋರವಾಗಿ ಕೊನೆಗೆ ಬರುವ ಸರ್ವನಾಶದಲ್ಲಿ ಈ ಇತಿಹಾಸ ಕೊನೆಗೊಳ್ಳುತ್ತದೆ. ಕಾಲರಾ, ಘೋರವಾಗಿ ಕೊನೆಗೆ ಬರುವ ಸರ್ವನಾಶದಲ್ಲಿ ಈ ಇತಿಹಾಸ ಕೊನೆಗೊಳ್ಳುತ್ತದೆ. ಕಾಲರಾ ನೆರೆಹಾವಳಿಯಂಥ ಹೊರಗಿನ ಕಾರಣವಲ್ಲದೆ, ಪಾದಳ್ಯಾಯ ಅಂತರಿಕ ಜೀವನದಲ್ಲಿಯ ನೈತಿಕ ಅಧಿಕಾರಿಗಳನ್ನು ಇದಕ್ಕೆ ಕಾರಣವಾಗುತ್ತದೆ. ಇದೇ ಇಲ್ಲಿಯ ಎಲ್ಲ ಫಟನೆಗಳನ್ನೂ ಪೋಣಿಸುವ ಸೂತ್ರವಾಗಿದೆ. ಮೇಲುನೋಟಕ್ಕೆ

ಕಾದಂಬರಿಯಲ್ಲಿ ಸುಸಂಬಂಧಿತ ಕಾಣಿದ್ದರೂ, ಅದರ ಉದ್ದೇಶದ ಬೆಳಕಿನಲ್ಲಿ ನೋಡಿದಾಗ, ಏಕಮುಖಿತ ಕಾಣಿದರದು. ಯಾವ ಸನ್ನಿಹಿತವೂ ಸ್ವತಂತ್ರವಾಗಿ ಬೆಳೆಯಲು ಲೇಖಿಕರು ಅವಕಾಶ ಕೇಳಿಟ್ಟಿ. ಅದು ಪಾದಳ್ಯಾಯಿಂದ ಎಷ್ಟೇ ದೂರದಲ್ಲಿ ನಡೆದಿರಲಿ, ಕತೆಯ ಕಾಲಕ್ರಮವನ್ನು ತಪ್ಪಿಸಿ ಹಿಂದೆ ಎಂದೋ ನಡೆದಿರಲಿ, ಪಾದಳ್ಯಾಯ ಜೀವನದೊಡನೆ ಅದರ ರಕ್ತಸಂಬಂಧ ಇದ್ದೇ ಇದೆ.

ಇ

ಪ್ರಸ್ತುತ ಕಾದಂಬರಿ ವಸ್ತುನಿಷ್ಠವಾಗಿದೆಯಂದೇ ನನ್ನ ಅಭಿಪ್ರಾಯ. ಪಾತ್ರಸ್ಯಜ್ಞ ವಸ್ತುವಿನ ಒಡಲಿನಲ್ಲಿಯೇ ಹುಟ್ಟಿದಂತಿದೆ. ಅದಕ್ಕಾಗಿಯೇ ಏನೋ ಪಾತ್ರರಚನೆಯಲ್ಲಿ ವ್ಯವಿಧಿವಾಗಲಿ, ಬೆಳವನೀಗೆಯಾಗಲಿ ಕಂಡುಬರಲಾರದು. ವ್ಯಕ್ತಿಗಳ ಬಹುಮುವಿ ನಿಮಾರಣಕ್ಕೆ ಅವಕಾಶವೇ ಇಲ್ಲ. ದ್ವೇಷ, ಮೋಹ, ಅಭಿಮಾನ, ಸ್ವಾರ್ಥಸಾಧನೆ, ಕಪಟ ಕಾರಸ್ಥಾನಗಳ ಬಲೆಯಲ್ಲಿ ಸಿಕ್ಕು ಒದ್ದಾಡುವ ಒಂದು ಜೀವಂತ ಸಮಾಜವೇ ಈ ಕತೆಯ ನಾಯಕ ಪಾತ್ರವನ್ನು ಹಷಿಸಿದೆ. ಪಾತ್ರಗಳ ಜೀವಂತತನಕ್ಕಾಗಲಿ, ವಾನವೀಯತೆಗಾಗಲಿ ಎಲ್ಲಿಯೂ ಚ್ಯಾಟಿ ಬಂದಿಲ್ಲವೆಂಬುದೇನೋ ನಿಜ. ಶಂಕರಪ್ಪಗೌಡರ ತೀವ್ರ ಅಭಿಮಾನ ಹಾಗೂ ಉದಾತ್ತತೆ, ಬದುಕಿನ ಅವಶ್ಯಾಂತ ಗಡಿಬಿಡಿಯಲ್ಲಿಯೂ ನಿಶ್ಚಲತೆಯನ್ನು ಕಾಯ್ದುಕೊಂಡ ಬಾಳಾಚಾರ್ಯರು, ಮತದ ಸ್ವಾಮಿಯಾಗಿಯೂ ದುರಂತದಲ್ಲಿಯೇ ರುಚಿ ಕಾಣಿವ ಪಡದಯ್ಯನವರು, ಉರುಲು ಹಾಕಿಕೊಂಡು ತನ್ನ ಜೀವನದ ರಹಸ್ಯವನ್ನೇ ಹಿಂತಿಕೊಂಡ ಪ್ರತಿಳಾಬಾಯಿ, ನಿರುದ್ದಿಶ್ವವಾಗಿಯೇ ಕತೆಯ ಪ್ರಳಯಕೇಂದ್ರಾದ ಚಿಮುಣಾ ಈ ವ್ಯಕ್ತಿಗಳೆಲ್ಲ ಅವಿಸ್ವರಣೀಯರಾಗಿದ್ದಾರೆ. ವಾಲೀಕಾರ ಮಲ್ಲ, ಜ್ಯೇಂದ್ರ ಜಿನ್ನಪ್ಪ, ಮಾದರ ಜನ್ನ, ಜಂದಿ ಮೊದಲಾದ ಉಪಪಾತ್ರಗಳೂ ಕೂಡ ಸಜೀವವಾಗಿ ವರ್ತಿಸುತ್ತವೆ.

ಇಲ್ಲಿಯ ಪ್ರಮುಖ ಪಾತ್ರಗಳು ಸುತ್ತಲಿನ ಪರಿಸ್ಥಿತಿಯೊಂದಿಗೆ ನಿರಂತರವಾದ ಹೋರಾಟದಲ್ಲಿ ತೊಡಗಿವೆ. ಪಾದಳ್ಯಾಯ ಅಭಿಮಾನವನ್ನು ಪ್ರಾಣದಂತೆ ರಕ್ಕಿಸುವ ಶಂಕರಪ್ಪಗೌಡರ ಕಲಹದ ಕ್ಯಾಂಪಿಂಗ್ ದಾರಾರರ ವಾಡೆಯವರಿಗೆ ಚಾಚಿದೆ. ಶೇಷಪ್ಪನ ಕಾರಣಾನಿದ ಬಲೆ ಉರು ತುಂಬ ವ್ಯಾಪಿಸಿದೆ. ಈ ಕಲಹಗಳ ವಿಶ್ವಕರ್ಮರಾದ ಪಡದಯ್ಯನವರಿಗೂ ಪರಿಸ್ಥಿತಿ ಅನುಕೂಲವಾಗಿಲ್ಲ. ತನಗರಿವಿಲ್ಲದೆಯೆ ಬಾಪೂಸಾಹೇಬಿ ಬಣಕಟ್ಟಿತ್ತಾನೆ. ಹೋರಗೆ ನಡೆಯುವ ಈ ಕಲಹ ವ್ಯಕ್ತಿಗಳ ಅಂತರಂಗದಲ್ಲಿ ಒಳಕೊಳೆಯಿರುವ ಸೂಚಿಸುತ್ತದೆ. ಬಾಳಾಚಾರ್ಯರ ಪ್ರತಿಯೊಂದು ಕೆಲಸದ ಹಿಂದೆಯೂ ವಿಚಾರವಾಗಿದೆ. ತನ್ನ ಒಂದು ಪಾಪ ಅನಧರಪರಂಪರೆಯನ್ನೇ ರಚಿಸಿದಾಗ ಅದನ್ನು ನೋಡಲಾರದೆ ಉರಲು

ಹಾಕೆಲೊಂದು ಪ್ರಾಣ ನೀಗಿದ ಪ್ರತಿಭಾಬಾಯಿಯ ಹೃದಯದಲ್ಲಿ ಪಾಪ-ಪುಣ್ಯಗಳು ಹೋರಾಟವನ್ನೇಷ್ಟಿಸುತ್ತವೆ. ಶಂಕರಪ್ಪಗೌಡ, ದಾದಾನಂಧವರು ವಿಚಾರಶೀಲರಲ್ಲಿದ್ದರೂ, ಜೀವಿತದ ಉತ್ಕಷ್ಟಣಗಳಲ್ಲಿ ಅವರ ಮನೋವೃತ್ತಿಯೇ ಬದಲಾಗುತ್ತದೆ. ತಮಗೆ ತಿಳಿದೋ ತಿಳಿಂಪುದೆಯೋ ಅನಧರ್ಥಗಳ ಬಿರುಗಳಿಯನ್ನೇಷ್ಟಿಸುವ ಶೇಷಪ್ಪ ಹಾಗೂ ಪಡದಯ್ಯನಂಧವರಿಗೂ ಈ ಒಳತೋಟಿ ಬಿಟ್ಟಿಲ್ಲ.

ಆದರೂ ಇಲ್ಲಿಯ ಪಾತ್ರಗಳಿಗೆ ತಾಂತ್ರಿಕವಾಗಿ ಸ್ವಾತಂತ್ರ್ಯವೆಂಬುದಿಲ್ಲ. ಲೇಖಕರ ಉತ್ಕಷ್ಟೆಲ್ಲ ಜೀವನದ ಏರಿಳಿಗಳ ಕಡೆಗೇ ಕೇಂದ್ರಿಕೃತವಾಗಿದೆ. ಪಾತ್ರಸ್ವಾಷಿ ಈ ವಿಲಕ್ಷಣವಾದ ಜೀವನವಿನ್ನಾದ್ಯದ ವ್ಯಕ್ತರೂಪವಾಗಿ ಕಾಣುತ್ತದೆ. ಅಂತೆಯೇ ಒಮ್ಮೊಮ್ಮೆ ಇಲ್ಲಿ ವಸ್ತುವಿನ ವಿನ್ಯಾಸ ಪಾತ್ರಗಳನ್ನು ದಿಗ್ಂಧನಗೊಳಿಸುವಂತೆ ಕಾಣುತ್ತದೆ. ಆದರೆ ಅದು ಒಮ್ಮೊಮ್ಮೆ ಮಾತ್ರ, ಪ್ರಮುಖ ಪಾತ್ರಗಳೆಲ್ಲ ಸಂವಿಧಾನವನ್ನು ರಚಿಸುತ್ತಿಲ್ಲ ಹೋಗುತ್ತವೆ. ಇದಕ್ಕೆ ಹಿಂದಿನ ತರ್ಮಾರಿನ ಜೀವನಪದ್ಧತಿಯೂ ಬಹುಮಟ್ಟಿಗೆ ಕಾರಣವಾಗಿದೆಯೆನ್ನಬಹುದು. ಈಗಿನಂತೆ ಮನುಷ್ಯ ತನ್ನ ಪರಿಸರದೊಂದಿಗೆ ವಿಜಾತೀಯವಾಗಿ ವರ್ತಿಸುತ್ತಿರಲಿಲ್ಲ. ಈಗಿನ ಕಾಲದ ಜೀವನ, ಸಹಕಾರಯುತವಾದ, ಹಾಸುಹೋಕ್ಕಾದ, ನೆಲದಲ್ಲಿ ಬೇರುಬಿಟ್ಟ ಜೀವನ. ಈ ವೃತ್ತಿಗಳೆಲ್ಲ ಪಾದಳ್ಯಯ ಜೀವನದಲ್ಲಿ ಬೆರೆತು ಹೋಗಿದ್ದಾರೆ. ರಿಸೆಯ ಪ್ರಕರಣದಲ್ಲಿ, ಬಾಳಾಚಾರ್ಯರ ಅಂತರ್ಮಾಧನದಲ್ಲಿ ಈ ಭಾವ ಸ್ವಷ್ಟವಾಗಿ ಒಡಮೂಡಿದೆ. ಶಂಕರಪ್ಪಗೌಡರಿಗೆ ಪಾದಳ್ಯಯೆಂದರೆ ಪ್ರಾಣಕ್ಷಿಂತ ಹೆಚ್ಚಾಗಿದೆ. ದಾದಾ ಉಂಟಾಗಿ ಬಿಟ್ಟು ಹೋದವನು ಕೊನೆಗೆ ಪಾದಳ್ಯಯನ್ನು ನೋಡಲೆಂದೇ ಬರುತ್ತಾನೆ. ಜ್ಯೇಂದ್ರ ಜ್ಯೇಷ್ಠ ಅರವತ್ತು ವರ್ಷಗಳ ಜೀವಿತದ ಅವಧಿಯಲ್ಲಿ ಬಂದೇ ಸಾರೆ ಮಾತ್ರ ತಾಲೂಕಿಗೆ ಹೋಗುತ್ತಾನೆ. ಸರ್ವನಾಶವಾಗಿ ಉರೆಲ್ಲ ಹಾಳಾದರೂ ಕಮತಿಗರ ಕರಿಯಪ್ಪ ಒಡೆಯರಲ್ಲಿ ತೋಟದಲ್ಲಿ ನೆಲೆನಿಂತಿದ್ದಾನೆ. ಪ್ಲೇಗು ಬಂದಾಗ ಅಧಿಕಾರಿಗಳು ಎಪ್ಪು ಒತ್ತಾಯಪಡಿಸಿದರೂ ಪಾರ್ವತೀಪ್ಪಗೌಡಿ ಮನ ಬಿಟ್ಟು ಹೊರಗೆ ಬರಲೊಪ್ಪುವದಿಲ್ಲ. ಉತ್ಕಣಿಗೆ ಹೊಲದ ಕಬಜಾಬಿಟ್ಟು ಕೊಡುವದೆಂದರೆ ಪ್ರಾಣವನ್ನೇ ಕೊಟ್ಟಪ್ಪು ದುಃಖವಾಗುತ್ತದೆ. ಇನ್ನೊಂದು ದೃಷ್ಟಿಯಿಂದ ನೋಡಿದಾಗಲೂ ಇದೇ ಮಾತು ಸ್ವಷ್ಟವಾಗುತ್ತದೆ. ಈ ಕಾದಂಬರಿಯಲ್ಲಿ ನಡೆದ ದಾರುಣವಾದ ದುಃಖಗಳಿಗೆ ಕಾರಣವಾದ ವೃತ್ತಿಗಳಿಗೆ ಉರ ಅಭಿಮಾನವಿಲ್ಲ. ಪಡದಯ್ಯನವರು ಬೇರೆ ಉರಿನಿದ ಬಂದವರು. ಅದೇ ಉರಿನಿದ ಬಂದ ಲಿಂಗಪ್ಪನಿಗೆ ಈ ಉರ ಆಸ್ತಿಯ ಮೇಲೆ ಮಾತ್ರ ಲೋಭವಿದೆ. ಕನಕೇರಿಯ ಗೌಡನಾದ ಬಾಪ್ರಾಸಾಹೇಬನಿಗೆ ಅಕ್ಕನ ಆಸ್ತಿ

ಜೂಜಾಟದ ಹಣವಾಗಿ ಪರಿಣಮಿಸುತ್ತದೆ. ಇಲ್ಲಿಯ ಕಲಹ ನಡೆದದ್ದೇ ಈ ಎರಡು ಬಣಗಳ ನಡುವೆ ಪಾದಳ್ಯಯವನೇ ಆಗಿದ್ದರೂ ಸ್ವಾರ್ಥಸಾಧನೆಯ ಅವಸರದಲ್ಲಿ ಶೇಷಪ್ಪ ಅಭಿಮಾನವನ್ನೇ ತೋರೆದು ನಿಂತಿದ್ದಾನೆ.

ಈ ಕಾದಂಬರಿಯ ಸ್ತೀಪಾತ್ರಗಳ ವಿಷಯವಾಗಿಯೂ ಒಂದು ಮಾತು ಹೇಳಬೇಕು. ಆಗಿನ ಕಾಲದ ಸಾರ್ವಜನಿಕ ಜೀವನದಲ್ಲಿ ಹೆಣ್ಣು ಪಾತ್ರವಹಿಸುವದೇ ಅಪರೂಪವಾಗಿತ್ತು. ಅಂತೆಯೇ ಇಲ್ಲಿ ಸ್ತೀಯರ ವೃತ್ತಿಪ್ಪೆ ಅಪೂರ್ವವಾಗಿದೆ. ಪ್ರತಿಭಾಬಾಯಿಯ ಅದ್ಭುತ ಸಂಯಮ ಹಾಗೂ ಶಕ್ತಿಗಳು ಗ್ರೀಕ್ ನಾಟಕದ ನಾಯಕೆಯರನ್ನು ನೆನಪುವರಾಡಿಕೊಡುತ್ತವೆ. ಜಿವುಣಾ ಕೊನೆಯೆಂಬುವರೆಗೂ ಶೋಕದ ಮೂರ್ಚಿಯಾಗಿಯೇ ಕಂಡರೂ ಜೀವನದ ಕಚ್ಚಿ ಅವಳಿಲ್ಲಿಯೂ ಕಡಿಮೆಯಾಗಿಲ್ಲ. ಬಾಳಾಚಾರ್ಯರ ಜೀವನಪ್ರವಾಹದಲ್ಲಿ ಗುಪ್ತಾಧಿನಿಯಾಗಿರುವ ಅವರ ಪಟ್ಟಿಯ ಜೀವನ ಅಷ್ಟೇ ಪೆತ್ತುವಾಗಿದೆ. ಇನ್ನೂ ಮಾದರ ಮಲ್ಲಿ, ಹಾಗೂ ಚಂದ್ರಿಯಂಧವರು ಹೇಳಿಕೇಳಿ ಸಾರ್ವಜನಿಕ ವೃತ್ತಿಗಳು. ಆದರೆ ಅವರಲ್ಲಿಯೂ ಹೆಣ್ಣುತನ ಅಳಿಸಿಲ್ಲ. ನದಿಯ ದಂಡಯ ಮೇಲೆ ಉರ ಇತಿಹಾಸವನ್ನೇಲ್ಲ ಒಗೆದು ಒಣಹಾಕುವ ಗರಿಂಹಿಯರು ಸುತ್ತಲಿನ ಸಂಗತಿಗಳ ಮೇಲೆ ಕಾವ್ಯಮಾಯವಾದ ಭಾಷ್ಯವನ್ನೇ ಬರೆಯುತ್ತಾರೆ. ದಿಟ್ಟತನದಿಂದ ಪಡದಯ್ಯನವರ ವಿರುದ್ಧವಾಗಿ ಸಾಕ್ಷಾಟ್ ದಾನವ್ಯ, ಒಂದು ಪ್ರಕರಣದಲ್ಲಿ ಕಂಡು ಬಂದರೂ ಸ್ವರ್ಣೀಯಳಾಗುತ್ತಾಳೆ. ಬಾಪ್ರಾಸಾಹೇಬನ ಹಂಡತಿ ರತ್ನಾಳ ವೀರಶ್ರೀಯೂ ಅಷ್ಟೇ ಗಮನಾರ್ಹವಾಗಿದೆ.

ಬಿ

ಅಂತೆಯೇ ಇಲ್ಲಿಯ ಪಾತ್ರಸ್ವಾಷಿ ವೃವಿಧ್ಯಪೂರ್ವವಾಗಿದ್ದರೂ ಕೂಡ, ಇಲ್ಲಿ ಕರ್ತಯ ಸಂವಿಧಾನವೇ ಮುಖ್ಯವಾದದ್ದು, ಜೀವನದ ಸಮಗ್ರ ಚಿತ್ರವನ್ನು ಆದಷ್ಟು ವಾಸ್ತವವಾಗಿ ನಿರೂಪಿಸುವದೇ ಲೇಖಕರ ಉದ್ದೇಶವಾಗಿದೆ. ಪಾದಳ್ಯಯ ದುರಂತವೇ ಈ ಕಾದಂಬರಿಯ ಮಧ್ಯವರ್ತಿಯಾದ ವಿಷಯ. ಪ್ರಾರಂಭದಲ್ಲಿಯೇ ಜಾಗೀರದಾರರ ಗ್ರಹಕಲಹ ಈ ದುರಂತದ ಬೀಜವನ್ನು ಬಿತ್ತಿದೆ. ಜಿವುಣಾ ಪ್ರಕರಣದಿಂದ ಮೊದಲುಗೊಂಡು ಮುಂದಿನ ಎಲ್ಲ ಘಟನೆಗಳೂ ಅನಿವಾರ್ಯವಾಗಿ ಕರ್ತಯನ್ನು ದುರಂತದ ಕಡೆಗೇ ಎಳೆಯುತ್ತವೆ. ಶೇಷಪ್ಪ ಹಾಗೂ ಪಡದಯ್ಯನಂಧವರು ಈ ದುರಂತದ ಕ್ರಿಯಾಶೀಲ ಪ್ರತಿನಿಧಿಗಳಾಗಿದ್ದಾರೆ. ಯಾವ ಒಳೆಯದಕ್ಕೂ ಕೆಡುಕಿನ ಬಣ್ಣವನ್ನು ಅವರು ಕೊಡಬಲ್ಲರು. ತೀಯಾದ ಜೀವನವನ್ನು ಕಲುಕುವದೇ ಅವರ ಜೀವನ ಧ್ಯೇಯವಾಗಿದೆ. ಕಳವು, ಕೊಲೆ, ಹೆಣ್ಣೆನ ಮಾನಭಂಗ ಮೊದಲಾದ

ಹೋರ ಕೃತ್ಯಗಳಿಗಲ್ಲ ಇವರು ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಕಾರ್ಯಗಳಲ್ಲಿ ನೇರವಾಗಿ ವಿನಾಶದ ದಾರಿಯನ್ನು ತುಳಿಯುತ್ತವೆ.

ಆದರೆ ಇದಕ್ಕೂ ಹೆಚ್ಚಿನ ದುರಂತ ಇಲ್ಲಿಯ ಒಳ್ಳೆಯ ಪಾತ್ರಗಳಲ್ಲಿಯೇ ಅಡಗಿದೆ, ಎಷ್ಟು ನಿಲ್ಲಿಸಬೇಕೆಂದರೂ ಜನರ ಅವೇಕ ಬಾಳಾಚಾರ್ಯರ ಕೈಯಿಂದ ನುಸ್ಕಳಿ ಹೋಗುತ್ತದೆ. ಅವರಿಗ ಹೃದಯಸಂಸ್ಕಾರವಿದೆ. ಶೀಲದ ಬಲವಿದೆ. ಆದರೂ ಅವರು ದುರ್ಬಲರಾಗಿದ್ದಾರೆ. ಶಂಕರಪ್ಪಗಳಿಡರ ಜಿದ್ದಿನ ಸ್ವಭಾವ ಅವರ ಎಲ್ಲ ಸದ್ಗುಣಗಳನ್ನು ಹಾಳುಮಾಡಿದೆ. ದಾದಾನಲ್ಲಿ ಅಸಾಮಾನ್ಯವಾದ ಬಲವೇನೂ ಇದೆ. ಆದರೆ ಅವನಿಗ ವಿವೇಕದ ಬಲವಿಲ್ಲ. ದುರಂತ ನೇರೆಬಂದ ಹೊಳೆಯಂತೆ ಕೊಟ್ಟಿಕೊಂಡು ಹೋಗುತ್ತದೆ.

ಇದಕ್ಕನುಗಣವಾಗಿಯೇ ಕರೆಯ ಸಂಪಿಥಾನ ಹಬ್ಬಿದೆ. ಒಂದು ಘಟನೆಯ ಒಡಲಿನಲ್ಲಿಯೇ ಇನ್ನೊಂದು ಘಟನೆ ಕೆವಲೊಡೆಯುವ ರೀತಿಯನ್ನು ಲೇಖಿಕರು ಅದ್ವಿತವಾಗಿ ತೋರಿಸಿದ್ದಾರೆ. ನಾನಾನ ಮರಣ ಎಷ್ಟೋ ಸಂಗತಿಗಳಿಗೆ ಕಾರಣವಾಗುತ್ತದೆ. ಫೌಜದಾರರ ಆಗಮನದಿಂದಂತೂ ಪಾದಳಿಯ ಜೀವನ ಬೇರೆ ದಿಕ್ಕಿಗೆ ತಿರುಗುತ್ತದೆ. ಅನಿರೀಕ್ಷಿತವಾಗಿ ಪ್ರತಿಯಾಂದು ಸನ್ವಿಶೇಶಕ್ಕೂ ಹೋಸ ದಾರಿಯನ್ನು ಕರೆ ಹಿಡಿಯುತ್ತಿರುವಾಗ ಸಂಸ್ಕೃತ ಗದ್ಯ ಕಾವ್ಯಗಳ ನನಪಾಗದೆ ಇರದು. ಬಾಪೂಸಾಹೇಬ ತ್ರೀತಿಸಿದ್ದ ಜಿಮಾಂತ ಪಡದಯ್ಯನವರಿಗೆ ಬಲಿಯಾಗುತ್ತಾಳೆ. ಹೋಲಗೇರಿಯಲ್ಲಿ ಬಾಳ್ಳಾನ ಶವವನ್ನು ಕಂಡ ಶಂಕರಪ್ಪಗಳಿಡರು ಮುಂದೆ ಅದೇ ದಾರಿಯನ್ನು ಹಿಡಿಯುತ್ತಾರೆಂದು ಯಾರು ಬಲ್ಲರು? ಜಾವಡಿಯಲ್ಲಿ ದಾದಾನ ವಿಜಾರಣೆ ನಡೆದದ್ದನ್ನು ಕೇಳಿ ಪ್ರತಿಭಾಬಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಜಿನ್ನಪ್ಪ ಉರು ಬಿಟ್ಟು ಹೋಡಾಗ ಅವನ ಬಳಿವೆ ಬಂಕಿಗಾಮುತ್ಯಾಗುತ್ತದೆ; ಅದೇ ಕಾರಣವಾಗಿ ಪಡದಯ್ಯನವರು ಉರು ಬಿಡಬೇಕಾಗುತ್ತದೆ. ಕನ್ನಡ ಲಿಪಿಯ ಪರಿಚಯವಲ್ಲದ ಬಾಳಾಚಾರ್ಯರು, ಶ್ಯಾಮರಾಯನ ವಿರುದ್ಧ ಶೇಷಪ್ಪ ಮಾಡಿದ ಅರ್ಜಿಗೆ ಸಹಿ ಹಾಕುತ್ತಾರೆ. ತನ್ನ ಮನೆತನವನ್ನು ಎದೆಗೊಟ್ಟು ರಕ್ಷಿಸಿದ ದಾದಾನನ್ನು ಪಾರ್ಷವತ್ವ ಮನೆಬಿಟ್ಟು ಹೋರಿಗೆ ಹಾಕುತ್ತಾಳೆ. ಆದರೆ ಯಾವ ಘಟನೆಯೂ ಅಸಹಜವಾಗಿ ನಡೆಯುವುದಿಲ್ಲ. ನಡೆಯುವದಕ್ಕೆ ಅವಕಾಶವೂ ಇಲ್ಲ.

ಸಂಪಿಥಾನದ ಹಬ್ಬಗೆಯಲ್ಲಿ ಇನ್ನೊಂದು ಹೋಸತನವನ್ನೂ ಇಲ್ಲಿ ಕಾಣಬಹುದಾಗಿದೆ. ಒಂದೇ ಸಮಯಕ್ಕೆ ಐದಾರು ಘಟನೆಗಳು ಜರುಗಿಹೋಗುತ್ತವೆ. ಒಂದಕ್ಕೊಂದು ವಿರುದ್ಧವಾಗಿದ್ದರೂ ಕರೆಯ ಭಾವಲಹರಿಗೆ ಅವು ಕುಂಡು ತರುವದಿಲ್ಲ. ಫೌಜದಾರರು ಉರಿಗೆ ಬಂದಾಗ, ರಾತ್ರಿ ನಡೆಯುವ ಘಟನೆಗಳನ್ನು

ವಾಚಕರು ಲೇಕ್ಕಹಾಕಬೇಕು. ಮುಂದೆ ಏನಾಗುವದೋ ಎಂಬ ಹೆದರಿಕೆಯಲ್ಲಿ ಶಂಕರಪ್ಪಗಳಿಡರು ಹಾಗೂ ಬಾಳಾಚಾರ್ಯರು ಚಿಂತೆಯಲ್ಲಿ ತೊಡಗಿದ್ದಾರೆ. ಪ್ರತಿಭಾಬಾಯಿ ವಾಡೆಯ ಕೇಳಣೆಯಲ್ಲಿ ಆತ್ಮಹತ್ಯೆಯ ವಿಜಾರದಲ್ಲಿ ಮಗ್ನಾಗಿದ್ದಾಳೆ. ಜಾವಡಿಯ ಸೆರೆಮನೆಯಲ್ಲಿ ದಾದಾ ಅಸ್ವಸ್ಥನಾಗಿ ಹೋರಣಾಡುತ್ತಿದ್ದಾನೆ. ಮತದಲ್ಲಿ ಪಡದಯ್ಯನವರ ಸಮೃದ್ಧಿದಲ್ಲಿ ಹೊಂಚ ವಿನೋದಪೂರ್ಣವಾದ ಕರೆಯನ್ನು ಹೇಳುತ್ತ ಸನ್ನಿಹಿತದ ಗಂಭೀರತೆಯನ್ನು ಹೆಚ್ಚಿಸುತ್ತಾನೆ. ಅದೇ ಮತದ ಅಂತರಂಗದ ಕೋಣೆಯಲ್ಲಿ ಜಿಮಾಂತ ತನ್ನ ಬಾಳಿನ ಬಗೆಯ ನೋವನ್ನು ಅನುಭವಿಸುತ್ತಿದ್ದಾಳೆ. ಇವೆಲ್ಲ ಸಂಗತಿಗಳನ್ನು ಒಂದುಗೂಡಿಸಲೆಂದೋ ಏನೋ ರಾತ್ರಿ ಪಾದಳಿಯನ್ನೇ ತನ್ನ ಮುಸುಕಿನಲ್ಲಿ ಮಲಗಿಸಿಹೊಂಡಿದೆ.

ಕೊನೆಯ ಭಾಗದಲ್ಲಿಯಂತೂ ಈ ಸನ್ನಿಹಿತಗಳ ವಿಶರಣೆಯಲ್ಲಿ ಲೇಖಿಕರು ಅಪ್ರೂವ್ ಕೌಶಲವನ್ನು ತೋರಿಸಿದ್ದಾರೆ. ಮಹಾರಾಜರು ಉರು ಬಿಟ್ಟು ಹೋದೊಡನೆ ಪಾದಳಿಯ ಅಂತರಂಗದಲ್ಲಿದ್ದ ವಿಕಾರಗಳೆಲ್ಲ ಹೋರಬಿಳುತ್ತವೆ. ಉರು ಬಿಟ್ಟು ಹೋಗಿದ್ದ ಪಡದಯ್ಯ ಹಾಗೂ ಲಿಂಗಪ್ಪಗಳಿಡರು ಮತ್ತು ತಮ್ಮ ತಮ್ಮ ಸಾಫಾನಗಳಲ್ಲಿ ಪ್ರಸಾಧಿತರಾಗಿದ್ದಾರೆ. ಬಾಳಾಚಾರ್ಯರು ಕೈ ಸೋತಂತವರಾಗಿದ್ದಾರೆ. ಲಿಂಗಪ್ಪಗಳಿಡನೇ ಈ ಭಾಗದ ನಾಯಕನಾಗಿ (?) ಪಾದಳಿಯ ಆಸ್ತಿಯನ್ನು ನುಂಗಲು ಹವಣಿಸುತ್ತಿದ್ದಾನೆ. ಸ್ವಭಾವತಃ ದುರ್ಬಲವಾದ ಅವನಿಗೂ ಪರಿಸ್ಥಿತಿ ಇಲ್ಲದ ಬಲವನ್ನು ತಂದುಕೊಟ್ಟಿದೆ. ಪರಿಸ್ಥಿತಿ ದ್ಯುವದಷ್ಟೇ ದುರ್ದರ್ಶ ಶಕ್ತಿಯಾಗಿದೆ. ಶಿವಯೋಗಿಸ್ವಾಮಿಗಳು ಉರು ಬಿಟ್ಟು ತೆರಳುತ್ತಾರೆ. ವೈಯಕ್ತಿಕ ಶಕ್ತಿಗಳೆಲ್ಲ ಒಂದೊಂದಾಗಿ ನಿಸ್ವರ್ತವಾಗುತ್ತಿರುವಾಗೇ ಪರಿಸ್ಥಿತಿ ಕ್ರಮೇಣ ಮೋಡ ಮುಸುಕಿದರೆ ಮುಸುಕುತ್ತದೆ. ವೈಕ್ಯಗಳೆಲ್ಲ ಅದರ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಹೊನೆಗೆ ಅದಕ್ಕೆ ಶರಣಾಗದೆ ವಿಧಿಯಿಲ್ಲ. ತಾಂತ್ರಿಕವಾಗಿ ಕೂಡ ಇಲ್ಲಿನ ವಾತಾವರಣದಲ್ಲಿ ಪುತ್ರಸ್ಯಾಂತಿ ಕರಿಗಿ ಹೋಗುತ್ತದೆ.

ಸಂಪಿಥಾನದಂತೆಯೇ ವಾತಾವರಣಸೃಷ್ಟಿಯೂ ಈ ಕಾದಂಬರಿಯ ಮಹತ್ವದ ಅಂಗವಾಗಿದೆ. ವರ್ಣನಾತ್ಮಕ ಭಾಗಗಳು ವಿರಳವಾಗಿದ್ದಂತೆ ಕಂಡುಬರುತ್ತದೆ. ಆದರೂ ವಾತಾವರಣ ಸೃಷ್ಟಿಯಲ್ಲ ಸೂಕ್ಷ್ಮವಾಗಿ ಇದ್ದೇ ಇದೆ. ಶಂಕರಪ್ಪಗಳಿಡರು ಹೋಲಗೇರಿಯಲ್ಲಿ ಬಾಳ್ಳಾನ ಹೆಣವನ್ನು ನೋಡಿದಾಗಿನ ಮಧ್ಯಾಹ್ನದ ವರ್ಣನೆ, ಗೌಡರ ಹೋಲದ ಬೆಳೆಯನ್ನು ಲೂಟಿ ಮಾಡಲು ಬಂದಾಗಿನ ಬೆಳದಿಗಳ ವರ್ಣನೆ, ಹೋಳಿಹುಳಿಪೆಯ ವಿನೋದಪೂರ್ಣಚಿತ್ರ, ಜಿನ್ನಪ್ಪನ ಚಕ್ಕಡಿ ಪಾದಳಿಗೆ ಹಿಂದಿರುಗಿದಾಗ ವುಂಗಾರಿಂಗು ವುಳೆಂಗು ವರ್ಣನೆ ಇವೆಲ್ಲ

ಸತ್ಯಪೂರ್ಣವಾಗಿರುವದಲ್ಲದೆ, ಅಥವಾಂತರ ಆಗಿವೆ. ಇತ್ತೀಚ್ಚಿಲ್ಲ ನೆಯ ಪ್ರಕರಣಗಳಂತೂ ವಾತಾವರಣಸೃಷ್ಟಿಗೆ ಶೈಫಲಿ ಮಾದರಿಗಳಾಗಿವೆ. ಆಚಾರ್ಯರ ಪತ್ತಿ ಶೀರಿಕೊಂಡ ಸನ್ನವೇಶವನ್ನು ಇಲ್ಲಿ ನೆನೆಯಬಹುದು. ಅವಿಂಡವಾಗಿ ಸುರಿಯುತ್ತಿರುವ ಮಳೆ, ನೆನೆದು ಬಿಧ್ಯಾ ಗೋಡೆಗಳು, ಉಳಿಕೆ ಬಂದ ನದಿ, ಕತ್ತಲೆ, ಆಚಾರ್ಯರು ಸ್ವಾನಮಾಡಿ ತಿರುಗಿ ಬರುವಾಗ ನುಡಿಯುತ್ತಿರುವ ಗೀತೆಯ ಶೈಲೀಕಗಳು-ಈ ವಿವರಗಳೆಲ್ಲ ಸನ್ನವೇಶದ ದಾರುಣವನ್ನು ಭಯಾನಕವಾಗಿ ಚಿತ್ರಿಸುತ್ತವೆ. ಲಿಂಗಪ್ರಾಜ ಚಿವಣಾಳನ್ನು ವಶಪಡಿಸಿಕೊಳ್ಳಲು ನಡೆಸಿದ ಸನ್ನವೇಶವಂತೂ ನಡುಗು ಹುಟ್ಟಿಸುವಂತಿದೆ. ಉಂಟಾಗಿ ನಡೆದ ಭಜನೆ, ಮಾಯಾಪ್ರಾಣ ತತ್ವಪದ, ಶ್ರಾವಣಮಾಸದ ರಾತ್ರಿ ಪಿಡುಗಿನ ಕಪ್ಪನೆರಳು-ಇದಕ್ಕಿಂತ ಭಿಂಕರವಾದ ಹಿನ್ನೆಲೆ ಬೇರೆಲ್ಲಿಯೂ ದೊರೆಯಲಾರದು. ವರ್ಣನೆಯ ಈ ಸತ್ಯಯುತವಾದ ವಿವರಗಳು ಕೆತೆಯನ್ನು ನೆಲದಿಂದ ಮುಗಿಲಿಗೊಯ್ದಿಲ್ಲವು.

ಜೀವನದ ಮರೆಗೆ ನಿಂತು ಆಟವಾಡುವ ಅದ್ವಾಪನ್ನೂ ಹೀಗೆಯೇ ವಾತಾವರಣ ಸೃಷ್ಟಿಯ ಮೂಲಕ ಲೇಖಿಕರು ಸೂಚಿಸಿದ್ದಾರೆ. ಅಂಥ ಪ್ರಸಂಗಗಳಲ್ಲಿಲ್ಲ ಸನ್ನವೇಶ ರಚನೆಯಲ್ಲಿ ಆಗಾಧವಾದ ದ್ವಿನಿಸಾಮಧ್ಯವನ್ನು ತೋರಿದ್ದಾರೆ. ಕಾಲರಾ ಪಿಡುಗಿನಲ್ಲಿ ಬಾಳಾಚಾರ್ಯರ ಚಕ್ರಾಂಶೆರು, ಸರೆದು ಹೋಗುವ ಜೀವನಕ್ಕೆ ಸಂಕೇತವಾದಂತಿದೆ. ಗೌಡರ ಬೆಳೆಯನ್ನು ಲಾಟಿ ವಾಡಿದಾಗ ಹುಟ್ಟಿದ ಶಂಕರಪ್ಪಗೌಡರ ದೆವ್ವದ ಕತೆ ಸುಪ್ತಭಿತೀಯ ಕಲ್ಪಕತೆಯನ್ನು ಎತ್ತಿತೋರಿಸುತ್ತದೆ. ಚಾವಡಿಯಲ್ಲಿ ಮಲಗಿದ್ದ ವಾಲೀಕಾರ ಮಲ್ಲನ ಕಿವಿಗೆ ಬಿಧ್ಯಾ ಗೂಗೆಯ ಕೊಗು, ಭವಿಷ್ಯವಾರೇಯಾಗುತ್ತದೆ. ಶಿವಯೋಗಿಗಳು ಕಣಿ ಹೇಳಿದ ಮಾತು ಪಾದಳ್ಯಾಯ ಅವನತಿಯ ಇತಿಹಾಸವನ್ನೇ ಪೂರ್ವಿಸುವ ಸೂತ್ರವಾಗಿದೆ. ಇನ್ನೂ ಬೇಕಾದಷ್ಟು ಉದಾಹರಣೆಗಳು ಕಾದಂಬರಿಯಲ್ಲಿ ದೊರೆಯಬಹುದು.

ರಚನೆಯ ದೃಷ್ಟಿಯಿಂದ ಇನ್ನೊಂದು ವಿಶೇಷ ಅಂಶವನ್ನು ಇಲ್ಲಿ ಗಮನಿಸಬಹುದು. ಕತೆ, ಉಳಿದೆಲ್ಲ ಕತೆಗಳಂತೆ ಸರಳರೇಖೆಯಲ್ಲಿ ಸಾಗಿದೆ. ಪಾತ್ರಗಳ ಬೆನ್ನು ಹತ್ತಿ ಈ ಗತಿಯನ್ನು ಅನುಸರಿಸಬಹುದು. ಆದರೆ ಕಾದಂಬರಿಗೆ ಇನ್ನೊಂದು ಗತಿಯೂ ಇದೆ. ಕ್ರಮವಾಗಿ ಸಾಗಿದ ಸನ್ನವೇಶಗಳ ಮಧ್ಯದಲ್ಲಿಯೇ ನುಸುಳಿ ಮತ್ತೊಂದು ಸನ್ನವೇಶದ ಮೂಲಕ ಅವುಗಳ ರಹಸ್ಯವನ್ನು ಹೊಳೆಯಿಸುವ ಪ್ರಯತ್ನ ಇಲ್ಲಿದೆ. ಅಂಥ ಸಂದರ್ಭಗಳಲ್ಲಿ ಕತೆ ತನ್ನ ಸುತ್ತು ತಾನೇ ತಿರುಗಿ ಚಕ್ರವರ್ಧಿಯವನ್ನು ಸೃಷ್ಟಿಸುತ್ತದೆ. ಘೋಜದಾರರು ಉರಿಗೆ ಬಂದು ಪರಿಸ್ಥಿತಿ ತೊಡಕಿನಿಂದ ಕೂಡಿದಾಗ ಬಾಳಾಚಾರ್ಯರ ಹಳೆಯ ನೆನಪುಗಳು ಅದಕ್ಕೆ ಕಾರಣ ಪರಂಪರೆಯನ್ನೊದಗಿಸುತ್ತವೆ.

ಪ್ರತಿಳಾಬಾಯಿಯ ಜೀವನದಿತಿಹಾಸ ಅನಿರೀಕ್ಷಿತವಾಗಿ ಪ್ರಕಟವಾಗಿ ನಾನಾನ ಮರಣದ ರಹಸ್ಯದ ಮೇಲಿರುವ ತೆರೆಯನ್ನು ಸರಿಸುತ್ತದೆ. ಆದರೆ ಎಲ್ಲಿಯೂ ವಿಷಯಾಂತರವಾಗಿಲ್ಲವೆಂಬುದೇ ಇಲ್ಲಿಯ ಮಹತ್ವ. ಲೇಖಿಕರ ಆಳವಾದ ವಸ್ತುಪ್ರಕ್ಷೇರು ಬೆಳಕಿನಲ್ಲಿ ಕಂಡ ಪ್ರತಿಯೊಂದು ವಿವರವೂ ಮೂಲಕಧ್ಯಯ ಅಂಗದಲ್ಲಿ ಸಹಜವಾಗಿಯೇ ಸೇರಿಬಿಡುತ್ತದೆ.

ಈ

ಇನ್ನು ಶೈಲಿಯ ವಿಷಯವಾಗಿ ಒಂದೆರಡು ಮಾತುಗಳನ್ನು ಹೇಳಬಹುದು. ಸಾಮಾನ್ಯವಾಗಿ ಲೇಖಿಕರು ಕಾದಂಬರಿಗೆ ಆದರ್ಶಪೂರ್ವಾಯವಾದ ಸರಳತೆಯನ್ನೇ ಅವಲಂಬಿಸಿದ್ದಾರೆ. ಕ್ಷಿಷ್ಟರ್ಗಳಾಗಲಿ, ಚಮತ್ವಾರಕ್ಷಾಗಲಿ ಇಲ್ಲಿ ಆಸ್ತದವಲ್ಲ. ಉತ್ತಮ ಪ್ರಸಂಗಗಳಲ್ಲಿ ಸಹಜವಾಗಿಯೇ ಭಾಷೆ ಕಾವ್ಯಮಯವಾಗುತ್ತದೆ. ಅಲ್ಲಲ್ಲಿ ಸಹಜವಾದ ಉಪಮೆ ರೂಪಕಗಳು, ಜಾಳ್ವಿಜಿಗಳು ಶೈಲಿಯ ಕಾಂತಿಯನ್ನು ಹೆಚ್ಚಿಸುತ್ತವೆ. ಆದರೆ ಮುಖ್ಯವಾಗಿ ಸಂವಾದ ರಚನೆಯಲ್ಲಿ ಲೇಖಿಕರ ಕೌಶಲವನ್ನು ಮುಚ್ಚಲೇಬೇಕು. ಸಂಭಾಷಣೆಗಳೆಲ್ಲ ಬಳಕೆ-ಮಾತಿನಲ್ಲಿಯೇ ಬರೆಯಲ್ಪಟಿವೆ. ದೇಶಿ-ನುಡಿಯ ತಿರುಳು ಶೈಲಿಯ ನೇಯ್ಯದಲ್ಲಿ ಗಟ್ಟಿಯಾದ ಎಳೆಗಳನ್ನು ಕೂಡಿಸುತ್ತದೆ. ಈ ಬಗೆಯ ಬರವಣಿಗೆ ಈಗ ಹೆಚ್ಚು ಲೋಕಶ್ರಿಯವಾಗುತ್ತಿದೆ. ‘ರಾವಬಹದ್ವಾರ’ರು ಇದಕ್ಕೂ ಒಂದು ಹೆಚ್ಚು ಮುಂದೆ ಹೋಗಿದ್ದಾರೆ. ನಾಟಕೀಯವಾದ ಸನ್ನವೇಶಗಳಲ್ಲಿ ಲೇಖಿಕರು ಆಯಾ ಪಾತ್ರಗಳಿಗನುಗುಣವಾಗುವಂತೆ ವಿವಿಧ ಶೈಲಿಯನ್ನುಪಯೋಗಿಸಿದ್ದಾರೆ. ಮೂರನೆಯ ಪ್ರಕರಣದಲ್ಲಿ ನದಿಯ ತೀರದಲ್ಲಿ ಹೆಂಗಳೆಯರಾಡುವ ಮಾತುಗಳು ತಾಯನೆಲದಿಂದ ಅರಳಿಬಂದಿವೆ. ಈ ಕಾದಂಬರಿಯಲ್ಲಿಯ ನಾಲ್ಕಾರು ವ್ಯಕ್ತಿಗಳಂತೂ ಶೈಫಲಿಗಳಿಗೆ ಮಾತುಗಾರರು. ಮಾದರ ಜನ್ಮನ ಮಾತುಗಳಿಗೆ ಬಯಲಾಟದ ಭಾಷೆಯು ಲಯವಿದೆ, ಮತದಲ್ಲಿ ಇಪ್ಪತ್ತು ನಾಲ್ಕು ತಾಸೂ ಧ್ಯಾನಮಗ್ನಾದ ಕಂಚ ಗಾಂಜಿಯ ಅಮಲಿನಲ್ಲಿ ಲೋಕೋತ್ತರವಾದ ಕಾವ್ಯವನ್ನು ಸೃಷ್ಟಿಸಬಲ್ಲ. ಈ ಎರಡು ಪಾತ್ರಗಳ ವಿನೋದ, ವಿದಗ್ಧತೆಯ ಮಟ್ಟವನ್ನೂ ವ್ಯಾಟಿಬಲ್ಲಿದು. ‘ರಾವಬಹಾದ್ವಾರ’ರ ವಿನೋದಪರಂಪರೆ ದಿ. ಕೌಜಲಿಗಿ ಹಣವುಂತರಾಂತರಾಂತರ ನಡೆದುಬಂದಿದ್ದು. ಜಗತ್ತಿನ ವರುಳಾಟ ಆ ವಿನೋದಕ್ಕೆ ಪ್ರಾಣವಾಗಿದ್ದರೆ ಚತುರೋಕ್ತಿ ಅದರ ದೇಹವಾಗಿದೆ. ಶಂಕರಪ್ಪಗೌಡರ ದಪ್ಪೊಂದತ್ತ ಮಾತುಗಾರಿಕೆ, ಚಂದ್ರಿಯ ಬಿನ್ನಾಣದ ನುಡಿಗಳು, ಪಡದಯ್ಯನವರ ಡಾಂಬಿಕತೆಯ ಮನಸೆಯುವ ವಾಗ್ನೀಯಿರಿ, ಶೇಷಪ್ಪನ ಕಾಯದೆ ಪಾಂಡಿತ್ಯದ ಉತ್ತಮೇಚಿತ್ರ್ಯ-ಇವೆಲ್ಲ ಸ್ವಾಭಾವಿಕವಾಗಿಯೇ ಬಣ್ಣಗೊಂಡು ಬಂದಿವೆ. ಆದರೆ

ಫರುದ್ದಿನಸಾಹೇಬ, ಗಿಬ್ನಾ, ಮಹಾರಾಜರು ಇಂಥ ಅನ್ಯದೇಶಿಯ ವೃತ್ತಿಗಳ ವಿಷಯದಲ್ಲಿ ಮಾತ್ರ ಸಂಭಾಷಣೆ ಯಶ್ಸಿಯಾಗಿಲ್ಲ.

४

ಇಲ್ಲಿಯವರೆಗೆ ನಾನು ಮಾಡಿದ್ದ ವಿಮರ್ಶೆಯೆಂದು ಮಾತ್ರ ಯಾರೂ ತಿಳಿಯಬಾರದು. ಯಾವ ಕೃತಿಯೂ ಹಟ್ಟಿದೊಡನೆ ತನ್ನ ಬೆಳೆಯನ್ನು ಕಟ್ಟಿಕೊಂಡು ಬರಲಾರದು. ಬರೆದು ಸಿದ್ಧವಾದ ಮೇಲೂ ಕೊಡ ಗ್ರಂಥ ಬೆಳೆಯುತ್ತೋ ಹೋಗುತ್ತದೆ. ಕಾಲಕ್ರಮದಂತೆ ಅದಕ್ಕೆ ಉತ್ಪತ್ತಿಪ್ರೋ ಅವನತಿಯೋ ಬರಬೇಕು. ಇಪ್ಪತ್ತನೆಯ ಶತಮಾನದ ಶೇಕ್ಕೆಪೀಠೆಯರ ಹದಿನೇಳನೆಯ ಶತಮಾನದ ಶೇಕ್ಕೆಪಿಠೆಯನಿಗಿಂತ ದೊಡ್ಡವನಾಗಿದ್ದಾನೆಂದು ಅವನ ಮೇಲಿನ ವಿಮರ್ಶೆಯ ಇತಿಹಾಸವೇ ಸಾರುತ್ತದೆ. ತಮ್ಮ ಕಾಲಕ್ಕೆ ದೊಡ್ಡವರೆಂದಿನಿಸಿಕೊಂಡ ಭಾರವಿ, ಮಾಫ ಮೊದಲಾದ ಕವಿಗಳು ಸದ್ಯಕ್ಕೆ ತಮ್ಮ ಯಶಸ್ವಿನ ಸ್ವರ್ಣ ಪೀಠವನ್ನು, ಇನ್ನಾರ್ಥಿಗೋ ಬಿಟ್ಟಕೊಟ್ಟಿದ್ದಾರೆ. ಅಂದ ಮೇಲೆ ‘ರಾಬಹಾದ್ವಾರ’ರ ಈ ಕೃತಿಯ ಮೇಲ ಕೊನೆಯ ನಿಂಬಾಯವನ್ನು ಮುನ್ನಾಡಿಯ ಮುಖಾಂತರ ಹೇಗೆ ಹೇಳಬಹುದು? ಮೊದಲೇ ಹೇಳಿದಂತೆ ನನಗೂ ಈ ಕಾದಂಬರಿಗೂ ಒಂದು ಹಾದಿಕವಾದ ಸಂಬಂಧವಿದೆ. ಈ ಕರೆಯ ವಾತಾವರಣದಲ್ಲಿ ನಾನು ಉಸಿರಾಡಿದ್ದೇನೆ; ಇಲ್ಲಿಯ ವೃತ್ತಿಗಳ ಸುಖಿ-ದುಃಖಿಗಳೊಂದಿಗೆ ಸಮರಸನಾಗಿದ್ದೇನೆ; ಪಾದಭಿಯ ಸರ್ವನಾಶನವನ್ನು ಕಂಡು ಬರಗಾಗಿದ್ದೇನೆ. ಇಪ್ಪ ಹತ್ತಿರದಿಂದ ನೋಡಿದ ನಾನು ಈ ಕೃತಿಯ ಯೋಗ್ಯತೆಯನ್ನು ಹೇಳಲು ಸಮರ್ಥನಾಗಲಾರೆ. ಬಹಳವಾರದೆ ನನ್ನದು ಅಭ್ಯಾಸದ ದೃಷ್ಟಿ.

ಆ ದೃಷ್ಟಿಯಿಂದಲೇ ಕಾದಂಬರಿಯನ್ನು ನಾನು ಭಿನ್ನಭಿನ್ನವಾಗಿ ನೋಡಿ ಚೆಚೆಸಿದ್ದೇನೆ. ಅನೇಕ ವಿಧಗಳಲ್ಲಿ ಈ ಕಾದಂಬರಿ ಮಹತ್ವಪೂರ್ಣವಾಗಿದೆಯೆಂದು ನಾನು ದೃಢವಾಗಿ ನಂಬಿದ್ದೇನೆ. ಕನ್ನಡ ಕಾದಂಬರಿಯ ಪರಂಪರೆ ಶ್ರೀಮಂತವಾಗಿದೆ. ಗಳಗನಾಥರ, ಬಿ. ವೆಂಕಟಾಚಾರ್ಯರ ಇತಿಹಾಸಿಕ ಪರಂಪರೆಯಿಂದ ಮೊದಲುಗೊಂಡು ಶ್ರೀರಂಗರ ‘ಪ್ರಜ್ಞಾಪ್ರವಾಹ’ ತಂತ್ರದವರೆಗೆ ಅದರ ವ್ಯಾಪ್ತಿಯಿದೆ. ಕುವೆಂಪುರವರ ‘ಕಾನೂನು ಸುಭೂತಿ ಹೆಚ್ಚಿತಿ’ ಕಾರಂತರ ‘ಮರಳಿ ಮಣಿಗೆ’- ಇಂಥ ಕೃತಿಗಳು ತಮ್ಮ ವ್ಯಾಪ್ತಿತ್ವ ಸಾಮರ್ಥ್ಯದಿಂದಲೇ ಒಂದು ಕಡೆಗೆ ಮೇರೆಯುತ್ತಿದ್ದರೆ ವಿನಾಯಕರ ‘ಸಮರಸವೇ ಜೀವನ’ ಕನ್ನಡ ಕಾದಂಬರಿಯ ಬರವಣಿಗೆಯ ಇತಿಹಾಸವನ್ನೇ ನಿರೂಪಿಸುವ ಕೃತಿಯಾಗಿದೆ. ಕನ್ನಡದ ತರುಣ ಲೇಖಕರೆಲ್ಲ ತಮ್ಮ ಪ್ರತಿಭೆಯನ್ನು ಈ ಸಾಹಿತ್ಯರಂಪದ ನಿರ್ಮಾಣಕ್ಕೆ ಧಾರೆಯೆರೆಯುತ್ತಿದ್ದಾರೆ. ಇಂಥ ಉತ್ಪಾದ ಕಾಲದಲ್ಲಿ ‘ರಾಬಹಾದ್ವಾರ’ರ ‘ಗ್ರಾಮಾಯಣ’ ಮಾಡಿ ಬಂದದ್ದು ಸಂತೋಷದ ಮಾತ್ರ. ವಾಸ್ತವವಾದ ಸಂಪ್ರದಾಯವೊಂದು ಕಾದಂಬರಿಯ

ಪರಂಜದಲ್ಲಿ ಸಾವಕಾಶವಾಗಿ ರೂಪಗೊಳ್ಳಲ್ಪಡಿದೆ. ಈ ಕಾದಂಬರಿ ಆ ಸಂಪ್ರದಾಯಕ್ಕೆ ನೀಡಿದ ಬೆಲೆಂರುಳ್ಳ ಕಾಣಿಕೆಯಾಗಿದೆ. ಸಾವಾನ್ಯವಾಗಿ ನಮ್ಮ ಎಲ್ಲ ಕಾದಂಬರಿಕಾರರೂ ವಾಸ್ತವ ಮಾರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ ನಿಜವಾದ ವಾಸ್ತವಪ್ರಜ್ಞೆಯುಳ್ಳವರು ಎಷ್ಟು ಜನ? ಕೇವಲ ‘ಜನರ್ಜೀವನದ ಪ್ರೀಚಿಂಬ’ವಾದ ವಾಸ್ತವಿಕತೆಯನ್ನು ರೂಪಿಸುವುದರಲ್ಲಿಯೇ ನಾವು ತೃಪ್ತಿಗೊಳ್ಳಲ್ಪಡಿದ್ದರೆ ನಮ್ಮ ಮಹತ್ವಕಾಂಕ್ಷೆ ನಮ್ಮ ಕೈಯಳತೆಗಿಂತ ದಾರವಿಲ್ಲವೆನ್ನಬೇಕು. ವಾಸ್ತವವಾದ ಸಾಹಿತ್ಯಸ್ವಾಷಿತ್ಯ ಮೂಲಭೂತ ತತ್ವಗಳನ್ನೇ ತಳಹದಿಯಾಗಿ ಇಟ್ಟಿಕೊಂಡಿದೆಯಂಬ ಮಾತನ್ನು ನಾವು ಮರೆಯಲಾಗದು.

‘ರಾಬಹಾದ್ವಾರ’ರ ಈ ಕೃತಿ ವಾಸ್ತವವಾಗಿದಲ್ಲಿ ಒಂದು ಹೆಚ್ಚಿಯನ್ನಾದರೂ ಮುಂದಿಟ್ಟಿದೆಯನ್ನುವುದು ಸಂತೋಷದ ಸಂಗತಿ. ಅವರು ಆಯ್ದುಕೊಂಡ ಕಥಾವಸ್ತು ಬಹಳ ತೊಡಕಿನದು-ಹದಿನೆಂಬು ಜಾತಿಗಳ, ಅನೇಕ ಸ್ವಭಾವಗಳ, ಭಿನ್ನ ಭಿನ್ನ ಸಂಸ್ಕಾರಗಳ, ನೂರಾರು ಭಾವ-ಲಹರಿಗಳ ಕಲಬೆರಕೆ. ಇವೆಲ್ಲವುಗಳನ್ನೂ ಮೈಗೂಡಿಸಿಕೊಂಡ ಕತೆ ಅನೇಕ ಗಳಿಗಳಲ್ಲಿ ಮುಂದುವರಿಯುತ್ತದೆ. ಇದೆಲ್ಲದರ ಜೊತೆಗೆ ಪಾದಭಿಯ ಜೀವನದ ದೃಷ್ಟರೆಖೆಯಿಂಬಂತೆ ಆಂತರಿಕ ಜೀವನಪ್ರವಾಹದ ಗತಿಯನ್ನೂ ಲೇಖಿಕರು ತೋರಿಸಿದ್ದಾರೆ. ಇವೆಲ್ಲ ಉದ್ದೇಶಗಳನ್ನೂ ಸಮರ್ಥವಾಗಿ ಒಂದೇ ಕೃತಿಯಲ್ಲಿ ಸಾಧಿಸುವದು ಸಾಹಸವೇ ಸರಿ. ವಾಸ್ತವಮಾಗಿದ ಲೇಖಿಕ ಪ್ರೋಟೋಗ್ರಾಫರನಂತೂ ಅಲ್ಲವೇ ಅಲ್ಲ. ಅಥವಾ ಕೃತಕ (synthetic) ರೇಶಿಮೆಯನ್ನು ತಯಾರಿಸುವ ರಸಾಯನ ಶಾಸ್ತ್ರಜ್ಞನೂ ಅಲ್ಲ. ಜೀವನದ ಅಪರಿಹಾಯತೆ (inevitability) ಯನ್ನೂ ತೆರುವುದರಿಂದ ನೋಡಿದರೆ ಈ ಕಾದಂಬರಿಯ ಕೆಲ ಸನ್ನಿವೇಶಗಳಾದರು ಒರೆಗೆ ನಿಲ್ಲಲ್ಪಡಿದ್ದರೆ ಬರವಣಿಗೆ ಸಾಧಕವೆಂದೇ ಹೇಳಬೇಕು.

ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ. ಪ್ರಾರಂಭದಿಂದಲೇ ಈ ಕೃತಿಯನ್ನು ಕಂಡ ನನಗೆ ಅದರ ಮೇಲೆ ಒಂದು ಮುಮತಿ ಬೆಳೆದು ಬಂದಿದೆ. ಅಂತಲೇ ಅದರ ಮುಖಿಭಾವಗಳ ಮೇಲಿನ ಮುಸುಕನ್ನು ಮಾತ್ರ ತೆರೆದ್ದೇನೆ. ಅದರ ಸ್ಥಾನ, ಯೋಗ್ಯತೆ, ಭವಿತವ್ಯ ಇವುಗಳ ವಿಷಯವಾಗಿ, ಕಣ್ಣರು ಶಕುಂತಲೆಯ ಬಗ್ಗೆ ಹೇಳಿದ ಮಾತನ್ನೇ ಹೇಳಬೇಕು. ‘ವಾಗ್ಯಾಯತ್ವಮತಃ ಪರಂ’ ಎಂದು ಹೇಳುವುದರಲ್ಲಿ ಜೀಚಿತವೂ ಇದೆ, ಸೌಜನ್ಯವೂ ಇದೆ.

ನನ್ನ ಮಾತು

‘ಭಲೆರೆ ಜಟ್ಟಿ ಅಂದರೆ ಕೆಮ್ಮೆಣ್ಣ ಮುಕ್ಕಿದ್ದ’ ಎಂಬ ಗಾದಯ ಮಾತು ಅಕ್ಷರಶಃ ನನಗೆ ಅನ್ನಯಿಸುತ್ತದೆಂಬುದು ಈ ಕಾದಂಬರಿಯನ್ನು ಬರೆಯಲು ಒಪ್ಪಿಕೊಂಡ ಮೇಲೆ ನನಗೆ ಅನುಭವಕ್ಕೆ ಬಂದಿತು. ಗೆಳೆಯ ಜಿ.ಬಿ.ಜೋಶಿಯವರು ಆಪರೇಷನ್‌ ಮಾಡಿಸಿಕೊಂಡು ಹುಬ್ಬಿಣಿಯ ಆಸ್ತ್ರೆಯಲ್ಲಿ ಮಲಗಿಕೊಂಡಿದ್ದರು. ನಿತ್ಯ ಅವರ ಬೇಸರ ಕಳೆದಂತಹೂ ಆಯಿತು. ಮಧ್ಯಾಹ್ನದ ಮೂರು ಗಂಟೆಗೆ ಚಹದ ಬಿಡುವಿನ ಸಾಫ್ರೆಕವೂ ಆಯಿತು ಎಂದುಕೊಂಡು ನಾನು ಅವರನ್ನು ದಿನಾಲು ಕಾಣಲು ಹೋಗುವ ವಾಡಿಕೆಯನ್ನಿಟ್ಟುಕೊಂಡಿದ್ದೆ. ಒಂದು ದಿನ ಹೋಗಿದ್ದರೆ ಅವರಿಂದ ಕರೆ ಬರುತ್ತಿತ್ತು. ಹೀಗಾಗಿ ಸುಮಾರು ಒಂದು ತಿಂಗಳವರೆಗೆ ಮಧ್ಯಾಹ್ನ ಮುಕ್ಕಾಲಿಗಂಟೆ ಅವರೊಡನೆ ಹರಟೆ ಮೀಸಲಾದಂತಿತ್ತು.

ಬಹಳ ಸ್ವಾರಸ್ಯವಾಗಿ ಹರಟೆ ಹೊಡೆಯುವವನೆಂದು ನನಗೆ ಅಪಶ್ಯಾತಿಯೂ ಇದೆ. ಅದೇ ನೆವವನ್ನು ಮುಂದೆ ಮಾಡಿ, ಶ್ರೀ ಜೋಶಿಯವರು ಹಾಗೂ ಅವರ ಜೊತೆಗಿರುತ್ತಿದ್ದ ಶ್ರೀ ಕೆ.ಡಿ.ಕುರ್ತಕೋಟಿಯವರು, ತಾವು ಮಾತಾಡದೆ ನನ್ನನ್ನೇ ಮಾತನಾಡಲು ಹುರಿದುಂಬಿಸುತ್ತಿದ್ದರು. ಅದು ಸಾಕಾಗಿದ್ದರೆ ರೇಗಿಸಿಬಿಡುತ್ತಿದ್ದರು.

ಒಂದು ದಿನ ನಮ್ಮ ಹರಟೆ ಕಾದಂಬರಿಯ ವಿಷಯಕ್ಕೆ ಎರಗಿತು. ಪ್ರೀತಿಯನ್ನೇ ಮುಖ್ಯ ಸಮಸ್ಯೆಯಾಗಿಟ್ಟುಕೊಂಡು ಬರೆದ ಕಾದಂಬರಿಗಳೇ ಈಗ ಹೆಚ್ಚಾಗಿರುವುದರಿಂದ ನಮ್ಮ ಟೀಕೆ, ಪ್ರೀತಿಯ ಕಡೆಗೆ ಮುಖಿಮಾಡಿತ್ತು. ಜಗತ್ತಿನಲ್ಲಿ ಪ್ರೇಮಕಾಗಿ ಮಡಿಯುವ ವ್ಯಕ್ತಿಗಳನ್ನು ಬಿಟ್ಟರೆ ಬೇರೆ ಪಾತ್ರಗಳೇ ದೊರೆಯುವುದಿಲ್ಲವೇ ಎಂದು ನಾನು ಆಹ್ವಾನಿಸಿದೆ. ಒಬ್ಬಬ್ರಾಹ್ಮ ಬಂದೊಂದು ರೀತಿಯಾಗಿ ಅದನ್ನು ಉತ್ತರಿಸಿದರು. ಗಂಡು-ಹೆಣ್ಣಿನ ಬಲುಮೇ ಜೀವನದ ಪ್ರಬುಲವಾದ ಪ್ರೇರಕಶಕ್ತಿಯಾಗಿರುವುದರಿಂದ ಅದೇ ಸಾಹಿತ್ಯದ ಅಥವಾ ಲಲಿತಕಲೆಗಳ ಮುಖ್ಯ ವಿಷಯವಾಗಿದ್ದರೆ ಆಶ್ವಯಾವೇನಿಲ್ಲ ಎಂದೂಬ್ರಾಹ್ಮ ವಾದ ಹಾಡಿದರು. ಮಾತಿಗೆ ಚಚೆಯ ಸ್ವರೂಪ ಬಂದಿತ್ತು. ಪ್ರೀತಿಯ ಹೊರತಾಗಿ ಮನುಷ್ಯನನ್ನು ಕಾಡುವ ಸಮಸ್ಯೆಗಳು ಬೇರೆ ಇವೆ ಎಂದು ನನ್ನ ವಾದ. ಪ್ರಾಶಾಶಕರು ಓದುಗರ ಅಭಿರುಚಿಯ ಕಾರಣವನ್ನು ಮುಂದೆ ಇಟ್ಟರು. ಲೈಂಗಿಕ ಸಮಸ್ಯೆಯನ್ನು ಚಚೆಸದಿದ್ದರೂ ಕಾದಂಬರಿ ಲೋಕಶ್ರೀಯವಾಗಿಬಲ್ಲದು;

ಅದರಲ್ಲಿ ಬಂದ ಜೀವನಚಿತ್ರ ಮಾನವೀಯ ಸಹಾನುಭೂತಿಯಿಂದ ತುಂಬಿದ್ದರೆ ಮಾತ್ರ ಸಾಕು ಎಂದು ನಾನು ಹೇಳಿದೆ. ಜೋಶಿಯವರ ಪ್ರಾಶಾಶಕನ ದೃಷ್ಟಿ ನನ್ನ ಮೇಲೆ ಬಿತ್ತು. ‘ಅಂಥದೊಂದು ಕಾದಂಬರಿಯನ್ನು ಬರೆದು ಕೊಡಬಾರದೇ?’ ಎಂದು ನನ್ನನ್ನೇ ಕೇಳಿಬಿಟ್ಟರು. ಸಾಧ್ಯವಿಲ್ಲವೆಂದರೆ ನನ್ನ ಮಾತು ನನಗೇ ತಿರುಗುತ್ತಿತ್ತು. ನಮಾಜು ಮಾಡಲು ಬಂದರೆ ಮಸೀದಿ ಹೊರಳಿಗೆ ಬಿತ್ತು.

ಮಾರುದಿನ ಈ ಕಾದಂಬರಿಯ ವೇಳಿಲ ಪ್ರಕರಣವನ್ನು ಬರೆದು ಜೋಶಿಯವರಿಗೆ ತೋರಿಸಿಬಿಟ್ಟೆ ‘ಮುಂದೆ ಸಾಗಲಿ’ ಎಂದು ಪ್ರೇರಿತಾಹವನ್ನಿತ್ತರು. ‘ಎರಡನೇ ಪ್ರಕರಣಬೇಗ ಬರಲಿ’ ಎಂದರು. ಅದರ ಮರುದಿನ ಮತ್ತೊಂದು ಪ್ರಕರಣವನ್ನು ಬರೆದು ಓದಿದೆ. ಗ್ರಂಥಮಾಲೆಯಲ್ಲಿ ಪ್ರಕಟಿಸುವ ವಿಚಾರವಿದೆಯೇ ಎಂದು ನಾನು ಕೇಳಿದೆ. ಜೋಶಿಯವರು ನೋಡೋಣವೆಂದರು. ಪ್ರಕಟಿಸಬೇಕಾದ ಪ್ರಸ್ತಕಗಳು ಇನ್ನೂ ಇದ್ದದ್ದರಿಂದ ಅವರು ಹೀಗೆ ಹೇಳಬೇಕಾಯಿತು.

ಅಲ್ಲಿಗೆ ಕಾದಂಬರಿಯನ್ನು ಮುಂದುವರಿಸುವ ವಿಚಾರ ನನ್ನ ತಲೆಯಿಂದ ಹಾರಿ ಹೋಯಿತು. ಜೋಶಿಯವರು ದವಾಹಾನೆಯಿಂದ ಬಿಡುಗಡೆ ಹೊಂದಿ ತಮ್ಮ ಮನಸೆಗೆ ಹೋದರು. ಹೋದ ವಷಟ ಹೋಳಿಮುಕ್ಕಿಮೆಯವರೆಗೆ ಅವರ ದರ್ಶನ ನನಗಾಗಿಲ್ಲ. ಅಂದು ಧಾರವಾಡದ ಆಶಾಶಾಣಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಆಗ ಭಟ್ಟಿಯಾದ ಜೋಶಿಯವರು ‘ಕಾದಂಬರಿ ಎಲ್ಲಿಗೆ ಬಂದಿದೆ?’ ಎಂದು ಕೇಳಿದರು. ‘ಬಜ್ಜಲುಮನಸೆಯವರೆಗೆ ಬಂದಿದೆ, ಇನ್ನೂ ನೀರೋಲಿಗೆ ಹೋಗಿಲ್ಲ’ ಎಂದು ನಗುತ್ತಲೇ ಹೇಳಿದೆ. ‘ಆಗ ಹಸ್ತಪ್ರತಿಯ ಅಗತ್ಯವಿದೆ. ಅದನ್ನು ಬೇಗ ಬರೆದು ಮುಗಿಸಿಕೊಡಿ’ ಎಂದು ಅವರು ಹೇಳಿದರು. ಏನೇಮೋ ಮರುಪಿನ ಮಾತುಗಳನ್ನೂ ಆಡಿದರು.

ಅಂದಿನಿಂದ ಆಗ ಈಗ ಎಂದು ಕುಂಟುತ್ತ ಲೇಖಿನ ಕಾಂಪ್ಯಾನ್ ವುಂದುವರಿಯಿತು. ಜೋಶಿಯವರ ಅವಸರ ಹೆಚ್ಚಾಯಿತು; ನಾನೂ ಅವರಸರದಲ್ಲಿಯೇ ಬರೆಯಬೇಕಾಯಿತು. ನಾನು ಬರೆದದ್ದನ್ನು ನೋಡಿ ತಿದ್ದಿ ಪ್ರೇಸ್‌ಕಾಪಿ ತಯಾರಿಸುವ ಹೊಣೆಯನ್ನು ಕೆ.ಡಿ.ಕುರ್ತಕೋಟಿಯವರು ಹೊತ್ತರು. ಈ ಕಾದಂಬರಿ ಈಗಿದ್ದ ಸ್ವರೂಪಕ್ಕೆ ಬಂದದ್ದು ಅವರು ವಹಿಸಿದ ಅವ್ಯಾಹತ ಶ್ರಮದ ಫಲವಾಗಿದೆ. ಅದಕ್ಕಾಗಿ ನಾನು ಅವರಿಗೆ ಜಿರಿಯಣಿಯಾಗಿದ್ದೇನೆ.

ಈ ಕಾದಂಬರಿಯನ್ನು ಬರೆದ ಇತಿಹಾಸವೂ ಸ್ವಾರಸ್ಯವಾಗಿದೆ. ದಾದಾ ಎಂಬ ಬಬ್ಬ ವ್ಯಾಕ್ಯಾಯ ಸಾಹಸಮಯ ಜೀವನದ ಸುತ್ತಲೂ ಒಂದು ಕತೆ ಕಟ್ಟಬೇಕೆಂದು ನನ್ನ ಹಂಬಲವಿತ್ತು. ಆದರೆ ಬರೆಯತ್ತ ಹೋದಂತೆ ಅದರ ರಚನೆಯೇ ಭಿನ್ನವಾಗುತ್ತ

ನಡೆಯಿತು. ನಾನು ಸೃಷ್ಟಿಸಿದ ಪಾತ್ರಗಳು ಸ್ವತಂತ್ರವಾಗಿ, ತಮ್ಮ ಸ್ವಭಾವಸಹಜವಾದ ಲೀಲೆಯೆಂಬಂತೆ ಕರೆಯನ್ನು ಎತ್ತೆಲೋ ಎಳೆದುಕೊಂಡು ಹೋದವು. ಪಾತ್ರಗಳು ಆಡಿದಂತೆ, ವಾಡಿದಂತೆ ಕರೆಯ ಓಟ ಸಾಗಿತು. ನಾನು ಅವುಗಳನ್ನು ಒತ್ತಾಂತಪಡಿಸಲಿಲ್ಲ. ಕಲ್ಪಕರೆಯ ಬೇಸ್ವಹತ್ತಿ ಸಾಗುವದರಲ್ಲಿಂದು ಮನೋರಂಜಕರೆಯನ್ನು ನಾನು ಅನುಭವಿಸತೋಡಿದೆ. ನಾನು ವಾಡಿದ ಕೆಲಸವೆಂದರೆ ಆ ಕಲ್ಪಕರೆಗೆ ನನ್ನ ಪ್ರತ್ಯಾಖ್ಯಾನನ್ನಲ್ಲಿ ಸಂಪೂರ್ಣವಾಗಿ ತರೆದಿಟ್ಟೆ.

ಇಂಥದೊಂದು ಕಾದಂಬರಿಯನ್ನು ಬರೆಯಬೇಕೆಂಬ ಹಂಬಲ ನನಗೆ ಮೊದಲಿನಿಂದಲೂ ಇತ್ತು. ಬಾಲ್ಯದಿಂದಲೂ ಹಳ್ಳಿಜೀವನದ ಪರಿಚಯ ನನಗೆ ಸಾಕಷ್ಟಾಗಿದೆ. ಅದನ್ನೆಲ್ಲ ಒಂದು ಕಾದಂಬರಿಯಲ್ಲಿ ಪ್ರತಿಫಲಿಸಿ, ಅದಕ್ಕೊಂಡು ಜೀವಂತ ಅರ್ಥವನ್ನು ಕಲ್ಪಸಬೆಕಾಗಿತ್ತು. ಹದಿನೆಂಟು ಜಾತಿಗಳಿಂದ ಒಡಕು-ಕೆನ್ನಡಿಯಾದ ನಮ್ಮ ಸಮಾಜದ ಜಿತ್ತೆ ಇಲ್ಲಿದೆ. ಇಲ್ಲಿ ನಿರಾಟಸಳಾದ ವೃತ್ತಿಗಳನ್ನು ಓದುಗರು ಪ್ರತಿ ಹಳ್ಳಿಯಲ್ಲಿಯೂ ಕಾಣಬಹುದು. ಆಯಾ ಜಾತಿಯ ಗುಣದೋಷಗಳನ್ನು ವಿವರಿಸುವ ಉದ್ದೇಶವೇನೂ ನನಗಿಲ್ಲ. ಮನುಷ್ಯನನ್ನು ಅವನ ಜಾತಿಯಿಂದ ಬೇರೆಡಿಸಿ ನೋಡುವದು ಆದರ್ಶದ ಮಾತಾದರೂ ವಾಸ್ತವತೆಗೆ ಅದರಿಂದ ಭಂಗಬರುತ್ತದೆಂದು ಹಾಗೆ ಮಾಡಹೋಗಿಲ್ಲ. ಪಡದಯ್ಯ, ಶೇಷಪ್ಪ, ಲಿಂಗಪ್ಪಗೌಡರಂಥ ಸಮಾಜ ಕಂಟಕರು ಒಂದು ಕಡೆಗೆ, ಬಾಳಾಚಾರ್ಯರು, ಶಿವಯೋಗಿಗಳಂಥ ಆದರ್ಶದ ಕನಸಿಗರು ಇನ್ನೊಂದು ಕಡೆಗೆ ಆಗಿ ಬಹುಜನ ಸಮಾಜ ದಿಕ್ಕುಗಾಣದೆ ನಿಂತಿದೆ. ಇಂಥ ವಿಭಿನ್ನಸ್ವಭಾವದ ಅನೇಕ ವೃತ್ತಿಗಳನ್ನು ಚಿತ್ರಿಸಿದರೂ, ಅವರಲ್ಲಿಯೂ ಒಬ್ಬ ಸಾಮಾನ್ಯ ಮನುಷ್ಯನ ಅರತಿಕರಣವನ್ನೇ ಕಾಣಲು ನಾನು ಯಶ್ಸಿಸಿದ್ದೇನೆ.

ಈ ಕಾದಂಬರಿಗೆ ನಾಯಕನಿಲ್ಲ, ನಾಯಿಕೆಯೂ ಇಲ್ಲ. ಪ್ರಮುಖವಾಗಿ ಕಂಡು ಬರುವ ಪಾತ್ರಗಳು ಇರಬಹುದಾರರೂ, ಅವು ಜೀವನವಿನ್ಯಾಸದ ದೃಷ್ಟಿಯಿಂದ ಮಾತ್ರ ಪ್ರಮುಖವಾಗಿವೆ. ಹಾದಳಿಯ ಜನಸಮಾಹವೇ ಈ ಕಾದಂಬರಿಯ ನಾಯಿಕನೆಂದು ನಾನು ತಿಳಿದಿದ್ದೇನೆ. ಕೊನೆಯಲ್ಲಿ ಬರುವ ಪ್ರಳಯದ ಜಿತ್ತವೇ ಕೊನೆಯಲ್ಲ; ಅದರಲ್ಲಿಯೂ ಬರಲಿರುವ ವುನ್ನಂತರದ ಬೀಜಗಳು ಅಡಗಿವೆಯೆಂಬುದನ್ನು ವಾಚಕರು ಗಮನಿಸಬೇಕು. ಅಂತೂ ಜೋಳಿಯವರಿಗೆ ವಚನ ಕೊಟ್ಟಿಂತೆ ಒಂದು ಕಾದಂಬರಿಯನ್ನು ಬರೆದೆನಲ್ಲ ಎಂಬ ಸಮಾಧಾನ ನನಗಿದೆ. ಇಲ್ಲಿ ಇನ್ನೊಂದು ಮಾತನ್ನು ನಾನು ಹೇಳಿದಿರಲಾರೆ. ಹಸ್ತಪ್ರತಿಯಲ್ಲೇ ಈ ಕಾದಂಬರಿಯನ್ನೋದಿದ ಕೆಲ ಮಿಶ್ರರು, ಇಲ್ಲಿಯ ಘಟನೆಗಳನ್ನು ಪಾತ್ರಗಳನ್ನು

ನಿಜಜೀವನದಲ್ಲಿ ಹುಡುಕುವ ಸಾಹಸ ಮಾಡಿದರು. ಇದು ನಿಜವಾಗಿ ನಡೆದ ಘಟನೆಗಳನ್ನೊಳಗೊಂಡ ಕರೆಯೇ ಇರಬೇಕು ಎಂದು ಅವರ ವಿಚಾರ. ಅದರ ಬಗ್ಗೆ ಅವರು ನನ್ನನ್ನು ಕೆಣಿಕೆ ಕೇಳಿದ್ದಾರೆ. ಆದರೆ ನಾನು ಬರೆದದ್ದು ಇತಿಹಾಸವಲ್ಲ, ಕಾದಂಬರಿ ಎಂದು ನಾನು ಸೂಚಿಸಬಲ್ಲೇ. ಪ್ರತಿಯೊಂದು ಕಾದಂಬರಿಯೂ ನಿಜಜೀವನವನ್ನೇ ತಳಹದಿಯಾಗಿಟ್ಟಕೊಂಡಿದೆ. ಅಷ್ಟರಮಣಿಗೆ ನಾನೂ ನಿಜಜೀವನವನ್ನು ಅವಲಂಬಿಸಿದ್ದೇನೆ. ಆದರೆ ಕಾದಂಬರಿಗೆ ಕಲ್ಪಕರೆಯ ಸೀಮೆಯನ್ನು ನಾನು ದಾಟಿಹೋಗಿಲ್ಲ. ಸತ್ಯಸೃಷ್ಟಿಯಲ್ಲಿ ನಡೆದಿರೆಬೇಕೆನ್ನುವಷ್ಟು ಈ ಘಟನೆಗಳು ವಾಸ್ತವವಾಗಿದ್ದರೆ ಅದು ನನ್ನ ತಪ್ಪಲ್ಲ.

ಕಾದಂಬರಿಯನ್ನು ಉದ್ದಕ್ಕೆ ಬರೆದು ಮುಗಿಸಿದ ಹೇಳೆ ಅದಕ್ಕೆ ಹೆಸರಿಡುವದೊಂದು ನನ್ನ ಬುದ್ಧಿಗೆ ಮೀರಿದ ಸಮಸ್ಯೆಯಾಗಿ ಕಾಡತೋಡಿತು. ಪ್ರಕಾಶಕೆಗೂ ಅದು ಬಗೆರಿಯಲ್ಲಿ. ಮುದ್ರೂ ನಿಲ್ಲಬಾರದೆಂದು ಹೆಸರಿಲ್ಲದೆ ಹಾಗೆಯೇ ಪ್ರಟಗಳನ್ನು ಮುದ್ರಿಸಲಾಯಿತು. ಪ್ರಿನ್ಸಿಪಾಲ್ ಗೋಕಾಕರಿಗೆ ಈ ನಾಮಕರಣದ ಹೊಣೆಯನ್ನು ನಾನೊಬ್ಬಿಸಿದೆ. ಅಷ್ಟರಲ್ಲಿ ಮಬ್ಬಳಿಯ ವಾಣಿಜ್ಯ ಮಹಾವಿದ್ಯಾಲಯದ ಪ್ರೇರ್ವ.ಎ.ಶಾಸ್ತ್ರಿಯವರು ನನಗೆ ಅಕಸ್ಕಾತ್ತಾಗಿ ಭೇಟಿಯಾದರು. ಕರೆಯಿಂದ ಮೊದಲುಗೊಂಡು, ಹೆಸರಿಲ್ಲದಿದ್ದುದಕ್ಕಾಗಿ ಒದ್ದಾಡುವ ಇತಿಹಾಸವೆಲ್ಲ ಅವರಿಗೆ ಹೇಗೋ ಗೋತ್ತಾಗಿತ್ತು. “ಆ ಕರೆಯನ್ನು ನಾನು ಕೇಳಿದ್ದೇನೆ. It is a saga of a Village ಎಂದು ನನಗನಿಸುತ್ತದೆ. ಇದಕ್ಕೆ ‘ಗ್ರಾಮಾಯಣ’ ಎಂದು ಹೆಸರಿಟ್ಟರಾಗದೇ?” ಎಂದು ನನ್ನನ್ನು ಕೇಳಿದರು, ಪ್ರಿನ್ಸಿಪಲ್ ಗೋಕಾಕರಿಗೆ ಈ ಸುಧಿಯನ್ನು ತಿಳಿಸುವ ಹೊಣೆಯನ್ನೂ ಹೊತ್ತುಕೊಂಡರು, ಯಾವ ರೀತಿಯಿಂದ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಬೇಕೋ ತಿಳಿಯಾಗಿದೆ. ‘ಗ್ರಾಮಾಯಣ’ ಎಂಬ ಪದವೇ ಒಂದು ಪುಟ್ಟ ಭಾವಗೀತ (Miniature Lyric) ವಾಗಿದೆ. ರಾಮಾಯಣದ ಆದರ್ಶಕೂ, ನಮ್ಮ ವಾಸ್ತವತೆಗೂ ಇರುವ ಅಂತರವನ್ನು ವ್ಯಂಗ್ಯವಾಗಿ ಸೂಚಿಸುತ್ತದೆ. ಸ್ವಯಂಸೂಳಿತ್ಯಾಯಿಂದ ಇಂಥ ಅವರೊಲ್ಲಾದ ಹೆಸರನ್ನು ಸೂಚಿಸಿದ್ದಕ್ಕಾಗಿ ಪ್ರೇರ್ವ.ಎ.ಶಾಸ್ತ್ರಿಯವರಿಗೆ ನಾನು ಅತ್ಯಂತ ಕೃತಜ್ಞವಾಗಿದ್ದೇನೆ.

ಹೀಗೆ ನನ್ನಿಂದ ಬರೆಯಲ್ಪಟ್ಟ, ಶ್ರೀ ಕೆ.ಡಿ.ಕುತ್ತರ್ಕೆಳೆಟಿಯವರಿಂದ ಸಂಸ್ಕಾರ ಹೊಂದಿ, ಶ್ರೀ ಎ.ಪ್ರೇ.ಶಾಸ್ತ್ರಿಯವರಿಂದ ನಾಮಕರಣ ಹೊಂದಿದ ಈ ‘ಗ್ರಾಮಾಯಣ’ ಕಾದಂಬರಿಯನ್ನು ಗೆಳೆಯ ಜಿ.ಬಿ.ಜೋಳಿಯವರು ತಮ್ಮ ಗ್ರಂಥ ಮಾಲೆಯಲ್ಲಿ ಪ್ರಕಟಿಸಿ ನನ್ನ ಮೇಲೆ ಉಪಕಾರ ಮಾಡಿದ್ದಾರೆ. ಅವರಿಗೂ ನಾನು ಕೃತಜ್ಞವಾಗಿದ್ದೇನೆ.

ರಾವಬಹಾದ್ದಾರ

ಕ್ಷ ಕಾದಂಬರಿಯಲ್ಲಿ ಬರುವ ಜನರು

ಪಾದಳಿಯವರು

೧. ರಾಣೋಜಿರಾಯ (ಫೋರಪಡೆ) : ಪಾದಳಿಯ ಜಾಗೀರದಾರರು
೨. ಲಕ್ಷ್ಮಿಭಾಯಿ : ರಾಣೋಜಿರಾಯರ ಹಿರಿಯ ಹೆಂಡತಿ
೩. ಪುತ್ತಳಾಭಾಯಿ : ರಾಣೋಜಿರಾಯರ ಕಿರಿಯ ಹೆಂಡತಿ
೪. ಬಾಪುಸಾಹೇಬ (ಪಾಟೀಲ) : ಕನಕೇಲಿಯ ಪಾಟೀಲ; ಪುತ್ತಳಾಭಾಯಿಯ ತಮ್ಮ
೫. ರತ್ನಾ : ಬಾಪುಸಾಹೇಬನ ಹೆಂಡತಿ
೬. ಯಶವಂತರಾವ ಪಾಟೀಲ : ಅಜರಾಣಿಯ ಪಾಟೀಲ; ರತ್ನಾಳ ತಂದೆ
೭. ಯಮುನಾ : ಜಾಗೀರದಾರ ಮನೆಯ ಅಡಿಗೆಯವಳು
೮. ಶಿಲೇಂದರ ಗೋಪಾಳ : ಶಿಲೇಂದರ ನಾನಾನ ತಂದೆ
೯. ಶಿಲೇಂದರ ನಾನಾ : ಜಾಗೀರದಾರರ ನಂಬಿಗಳು; ಉರಲ್ಲಿ ಪ್ರತಿಷ್ಠಿತ; ಚಿಮುಣಾಳ ತಂದೆ
೧೦. ಶಿಲೇಂದರ ಲಕ್ಷ್ಮಣ : ನಾನಾನ ತಮ್ಮ; ದಾದಾನ ತಂದೆ
೧೧. ಚಿಮುಣಾ : ನಾನಾನ ಮಗಳು
೧೨. ರುಕ್ಮಿಮಾ : ನಾನಾನ ಹೆಂಡತಿ
೧೩. ದಾದಾ (ಭೇಮಸೇನ) : ಶಿಲೇಂದರ ಲಕ್ಷ್ಮಣನ ಮಗ, ಕುಸ್ತಿಗಡಿ
೧೪. ಶಂಕರಪ್ಪಗೌಡರು : ಪಾದಳಿಯ ಗೌಡರು
೧೫. ಪಾವತ್ತಪ್ಪ : ಶಂಕರಪ್ಪಗೌಡರ ಹೆಂಡತಿ ; ಗೌಡಿ
೧೬. ಶಿವನಗೌಡ : ಶಂಕರಪ್ಪಗೌಡರ ಮಗ
೧೭. ಸುರುಲಿಂಗಪ್ಪ : ಶಂಕರಪ್ಪಗೌಡರ ಬೀಗ
೧೮. ಬಾಳಾಚಾರ್ಯ (ರಾಜಪುರೋಹಿತ) : ಇಂದುಪುರ ಸಂಸ್ಥಾನಿಕರ ರಾಜಪುರೋಹಿತರು
೧೯. ಗೋಪಾಳಾಚಾರ್ಯ [] : ಬಾಳಾಚಾರ್ಯರ ಅಣ್ಣನ ಮಕ್ಕಳು
೨೦. ನಾರಾಯಣಾಚಾರ್ಯ [] : ಬಾಳಾಚಾರ್ಯರ ಸಹಧರ್ಮಿಗಳೇ
೨೧. ಆಚಾರ್ಯರ ಪತ್ನಿ : ಬಾಳಾಚಾರ್ಯರ ಕಕ್ಷ
೨೨. ಹಣುಮಂತಾಚಾರ್ಯರು : ಪಾದಳಿಯ ಕುಲಕರ್ಮಿ
೨೩. ಶೇಷಪ್ಪ (ಕುಲಕರ್ಮಿ) : ಶೇಷಪ್ಪನ ಹೆಂಡತಿ
೨೪. ತುಳಸಕ್ಕೆ : ಪಾದಳಿಯ ಇನ್ನೊಬ್ಬ ಕುಲಕರ್ಮಿ
೨೫. ಶಾಮುರಾಯ (ಕುಲಕರ್ಮಿ) : ಪಾದಳಿಯ ಹಿರೇಮರಕ್ಕೆ ಗುರುಪಾದಸ್ಥಾಮಿಗಳ ನಂತರ ಬಂದ ಮತಪತ್ತಿ ;

೨೬. ಲಿಂಗಪ್ಪಗೌಡ

೨೭. ಶಂಕರಪ್ಪ

೨೮. ಗುರುಪಾದ

೨೯. ದಾನಪ್ಪ

೩೦. ಗಂಗಾಧರಯ್ಯನವರು

೩೧. ಶಿವಯೋಗಿಸ್ವಾಮಿಗಳು

೩೨. ಸದಾನಂದತಿವಯೋಗಿಗಳು

೩೩. ಜ್ಯೇಂದರ ಜಿನಪ್ಪ

೩೪. ಹಿರೇಕುರುಬ ಮಾಯಪ್ಪ

೩೫. ಕಮತಿಗರ ಕರಿಯಪ್ಪ

೩೬. ಕಾಶೀಮಸಾಹೇಬ

೩೭. ಸಂಗಪ್ಪ

೩೮. ಬಸಪ್ಪ

೩೯. ರಾಯಣ್ಣ

೪೦. ವಾಲಿಕಾರ ಮಲ್ಲಪ್ಪ

೪೧. ತಳವಾರ ಕಲಪ್ಪ

೪೨. ತಳವಾರ ಕೆಂಚ

೪೩. ಹಿಂಜಾರ ಲಾಡ

೪೪. ಅಂಬಿಗರ ಬಸಪ್ಪ

೪೫. ಅಂಗಡಿ ಶಿವರುದ್ರ

೪೬. ಬಿರಾದಾರ ನಿಂಗಪ್ಪ

೪೭. ಮೂಲಿಮನಿ ತಾರವ್ವ

೪೮. ತಳವಾರ ನಾಗಪ್ಪ

೪೯. ಹಿರೇಕುರುಬ ನಿಂಬೆವ್ವ

೫೦. ಗಿಡ್ಡ ಶಂಕರ್ಯ

ಅಜರಾಣಿಯವರು
ಅಜರಾಣಿಯ ಕುರುಬ ಶಂಕರಪ್ಪನ
ಮಗ; ನಾಮಸಾದ್ಯಶ್ವದಿಂದ
ಪಡದರ್ಘನ ಹಸ್ತಲಾಪವದಿಂದ,
ಪಾದಳಿಯ ಗೌಡಿಕ ಪಡೆದವ

ಅಜರಾಣಿಯ ಕುರುಬ, ಲಿಂಗಪ್ಪನ
ತಂದೆ

ಪಡದಪ್ಪನವರ ಬಬ್ಬ ಶಿವ್ಯ
ಪಡದರ್ಘನವರ ಹೈಯಸಿ
ಗುರುಪಾದಸ್ಥಾಮಿಗಳ ತಮ್ಮ
ಸದಾನಂದತಿವಯೋಗಿಗಳ
ಅಂಶಸಂಭಂತರು ;
ಗಂಗಾಧರಯ್ಯನವರ ಮಕ್ಕಳು ;
ಪಡದರ್ಘನವರನ್ನ ಬಿಡಿಸಿದ ನಂತರ
ಮರಕ್ಕೆ ಚರಮೂರ್ತಿಗಳಾಗಿ
ಬಂದವರು.

ಹಿರೇಮರಕ್ಕೆ ಗುರುಪಾದಸ್ಥಾಮಿಗಳ
ಪೂರ್ವದಲ್ಲಿ ಮರಪತಿಗಳಾಗಿ ಕೇರ್ಮೆ
ಹೆಚ್ಚಿದವರು.

ಶಂಕರಪ್ಪಗೌಡರ ಆಪ್ತ ಸ್ನೇಹಿತ, ರೈತ

ಜಾಗೀರದಾರರ ರೈತ

ಜಾಗೀರದಾರರ ಕಮತಿಗ

ಜಾಗೀರದಾರರ ಇನ್ನಿತರ ರೈತರು

ಗೌಡರ ಪರಿವಾರದವರು

ದಾದಾನ ಗರಡಿಮನಿ ದೋಸರು

ರೈತರ ಹೆಂಡಂದಿರು

ಪಡದಪ್ಪನ ಕೈಕೆಗೆ ಓಡಾಡುವ
ಉಂಡಾಡಿ

ಇಂ. ದಳವಾಯಿ ತಿಪ್ಪ
ಇಂ. ಕೊಂಬಿನ ತಿಂಗಾ

ಇಂ. ಮಾದರ ಜನ್ನ
ಇಂ. ಮಾದರಮಲ್ಲಿ
ಇಂ. ಹೊಲೆಯರ ರುದ್ರ
ಇಂ. ಹೊಲೆಯರ ಬಾಳ್ಯ

ಇಂ. ತಳವಾರ ರಂಗಿ
ಇಂ. ದರಿಯಾ
ಇಂ. ರಂಡ್ರೇರ ಯಂಕ
ಇಂ. ಲಕ್ಷ್ಮಿ

ಹೋರಿನಿಂದ ಪಾದಳಗೆ ಬಂದವರು

ಇಂ. ಮಹಾರಾಜರು

ಇಂ. ಗಿಬ್ನೋಸಾಹೇಬ
ಇಂ. ಕೃಷ್ಣರಾಯ
ಇಂ. ರುಕ್ಣೇಂಬಾಯಿ
ಇಂ. ಘಕರುದ್ರೀನ ಸಾಹೇಬ
ಇಂ. ಜಕ್ಕಪನವರು

ಇಂ. ಕೇಶವರಾಯ (ಅಡ್ಡಿ)

ಇಂ. ಗೋಪಾಳರಾಯ

ಇಂ. ಉಸ್ಕಾನ್

ಇಂ. ಇಸ್ಕಾಯಿಲ್

ಇಂ. ಬಾಳಾರಾಮ (ಮಾರವಾಡಿ)

ಇಂ. ವೆಂಕಟ್ರಮಾಸ್ತರ

ಇಂ. ಕಲ್ಲನಗೌಡ

ಇಂ. ಚಂದ್ರಿ

ಇಂ. ಕಂಟ್ರಾ

ಇಂ. ಪಂಜಾಬಿ ಲಾಮಾ

ಇಂ. ಉಸ್ಕಾದ ಗುಲಾಬ

ಇಂ. ಪ್ರೋಲೀಸ ಹವಾಲ್ವಾರ

ಇಂ. ಮಲೀಬ್ಯಾಟಿ ಹಳಬರು

: ಮಲೀಬ್ಯಾಟಿ ಹಳಬರ ಹಿರಿಯ
: ಕೊಂಬು ಉಂಡುವ ವೃತ್ತಿಯ ಹೊಲೆಯ
: ಪಾದಳ್ಯ ವರ್ತನದಾರ ಮಾದಿಗ
: ಜನ್ನನ ತಂಗಿ; ದೇವರಿಗೆ ಬಿಟ್ಟ ಬಸವಿ
: ಹೊಲೆಯರಲ್ಲಿ ಪ್ರಮುಖ
: ಪಾದಳ್ಯಯಲ್ಲಿ ಕಾಲರಾತ್ಯಕೆ ಹೊದಲು ಆಹುತಿಯಾದವ
: ಗೋಪಾಳಾಚಾರಿಯ ಉಪಪತ್ನಿ
: ಓಲೆಕಾರ
: ಮರದಲ್ಲಿ ಕೂಡುವ ಉಂಡಾಡಿಗಳು

: ಇಂದುಪುರದ ಸಂಸ್ಥಾನಿಕರು
ಲಷ್ಟೀಬಾಯಿಗೆ ಅಪ್ಪುಸಂಬಂಧ
: ಪಾದಳ್ಯಗೆ ಬಂದ ಅಸಿಸುಂಟ ಕಲೆಕ್ಟರ್
: ಪಾದಳ್ಯಗೆ ಬಂದ ಮಾಮಲೇದಾರ
: ಮಾಮಲೇದಾರರ ಕುಟುಂಬ
: ಪಾದಳ್ಯಗೆ ಬಂದ ಘೋಜದಾರರು
: ಪಾದಳ್ಯಗೆ ಬಂದ ಪ್ರಾಂತಕಚೇರಿ ಶಿರಸ್ತೇದಾರರು
: ಘೋಜದಾರರ ಅಡ್ಡಿ (orderly)
: ಮಾಮಲೇದಾರರ ಕಾರಕೂನ
: ಮಾಮಲೇದಾರರ ಪಟ್ಟೇವಾಲು
: ಘಕರುದ್ರೀನರ ಪೇಂಟೀಸ ಸಿಪಾಯಿ
: ಪಾದಳ್ಯಗೆ ಬಂದು ನೆಲಸಿದ ವ್ಯಾಪಾರಣ್ಣ
: ಪಾದಳ್ಯಯ ಗಾವತಿಶಾಲೆಯ ಶಿಕ್ಷಕರು
: ಹಾವನೂರ ಗೌಡ
: ಅಜರಾಣೆಯ ಕಸಬಿ
: ಚಂದ್ರಿಯ ತಮ್ಮ
: ಪಾದಳ್ಯಗೆ ಕುಸ್ತಿ ಅಡಲು ಬಂದವ
: ಇಂದುಪುರದ ಪೈಲವಾನ ; ಉಸ್ಕಾದ
: ಪಾದಳ್ಯಗೆ ದಾದನನ್ನು ಮಡುಕಲು
ಬಂದವ
: ಜಾಗೀರದಾರರೊಡನೆ ಮಲೀಬೇಟಿಗೆ
ಹೋಗುವ ಹಳಬರು. ಸಾಮಾನ್ಯವಾಗಿ
ಇವರು ಜಾಗೀರದಾರರ ವಾಡೆಯ ಹಿತ

ಇಂ. ಕಟುಬುರು

ಸಂಬಂಧ ನೋಡಿಕೊಳ್ಳುವ, ಅವರು ಹೇಳಿದ ಕೆಲಸ ಮಾಡುವ ಅವರ ಸಿಬ್ಬಂದಿಯವರಾಗಿದ್ದರು.
: ಗುಪ್ತೇಗಾರ ಜನಾಂಗವೆಂದು ಇವರನ್ನು ಸರಕಾರವು ಗಳಿಸಿ ತ್ರಿಮಿನಲ್ಲಿ ಟ್ರೈಯಿಂಲ್ ಸೆಟಲ್ ಮೆಂಟಿನಲ್ಲಿ ಕೆಲಕಾಲ ಇಟ್ಟತ್ತು. ಈ ಕಾದಂಬರಿಯ ಕಾಲದಲ್ಲಿ ಇವರು ಪಾದಳ್ಯಯ ಜಾಗೀರದಾರರ ಅಶ್ರಯದಲ್ಲಿ ಬಂದು ನೆಲಸಿದವರು. ಮೀನ ಹಿಡಿಯುವದು ಗಂಡಸರ ಮುಖ್ಯ ಹೋರೆ. ಕೆಳ್ಳಿಕ್ಕೂತರ ಆಟ ಆಡಿಸಿ ತೋರಿಸುವದು ಇವರ ವಿಶೇಷ ಉದ್ದೋಗ. ಇವರ ಹೆಣ್ಣುಮಕ್ಕಳು ಹಾಸ್ಯಿಕೆಯಿಂದ ಉದ್ದೋಗ ಮಾಡುವರು.

ಪರಿವಡಿ

ಶುಭ ಸಂದೇಶ	III
ಚೆನ್ನಡಿ	IV
ಎರಡು ನುಡಿ	V
ಅಧ್ಯಕ್ಷರ ಮಾತು	VI
ಪ್ರಕಾಶಕರ ಮಾತು	VII
ಆಯ್ಮೆ ಸಮಿತಿ	IX
ಅನಾವರಣ	X
ನನ್ನ ಮಾತು	XXII
ಈ ಕಾದಂಬರಿಯಲ್ಲಿ ಬರುವ ಜನರು	XXVI

ಗ್ರಾಮಾಯಣ

O-ಒಳಿಂ

ಗ್ರಾಮಾಯಣ

ಭಾಗ ೮

೮

ಹನ್ನೆರಡು ತಾಸು ಕತ್ತಲೆ ತುಂಬಿದ ರಾತ್ರಿ ಮುಗಿದು, ಬೆಳಕು ಹರಿಯುವ ಸಂಧಿಕಾಲವು ವೈಶಿಷ್ಟ್ಯಪೂರ್ವವಾದುದು. ಕತ್ತಲೆ ಬೆಳಕು ಒಂದನ್ನೂಂದು ಅಪ್ಪಿಕೊಂಡಂತಿದ್ದರೂ ಅವಕ್ಕೆ ಅಗಲಿಕೆ ಅನಿವಾರ್ಯವಾಗಿರುತ್ತದೆ. ಆಗ ನಿದ್ದೆಯಿಂದ ಎಷ್ಟು ಕಣ್ಣಿ ಈ ನೋಟದಿಂದ ಗೊಂದಲಗೆಡುವದು ಸ್ವಾಭಾವಿಕ. ಕತ್ತಲೆ ಬೆಳಕಿನ ಕನಸನ್ನು ಕಾಣುವಂತೆ ತೋರುತ್ತಿರುವಾಗ ಎರಡರಲ್ಲಿಯೂ ವಿರೋಧ ಎಲ್ಲಿಂದ ಬಂತು? ಒಂದು ದೃಷ್ಟಿಯಿಂದ ಅವೇರಡಕ್ಕೂ ಆನುವಂಶಿಕ ಸಂಬಂಧ ಇದೆ. ಸೃಷ್ಟಿಯಲ್ಲಿ ಒಂದು ದಿನದಲ್ಲಿಯ ಸಂಧಿಕಾಲ ಯುಗಯುಗಾಂತರಗಳ ಸಂಧಿ ಕಾಲದ ನೆನಪನ್ನು ಮತ್ತೆ ಮತ್ತೆ ತಂದುಕೊಡುತ್ತದೆ. ಅಂದಮೇಲೆ ರಾಷ್ಟ್ರದ ಜೀವನದಲ್ಲಿ ಒಂದು ಶತಮಾನ ಸರಿದು ಇನ್ನೊಂದು ಶತಮಾನ ಕಾಲಿಡುವ ಕಾಲಕ್ಕೆ ಮಹತ್ವ ಬರುತ್ತಿದ್ದರೆ ಆಶ್ಚರ್ಯವೇನಿಲ್ಲ.

ಸರಂಜಾಮೀ ಪದ್ಧತಿಯನ್ನು ಆಧರಿಸಿ ನಿಂತ ಸಮಾಜದ, ಅದರ ಪರಮ ಇಷ್ಟಾರ್ಥವನೆಸಿದ ಸಾಮ್ರಾಜ್ಯಶಾಹಿಯ ಸುಗ್ರಿಯ ಕಾಲವಾದ ಹತ್ತೊಂಬತ್ತನೆಯ ಶತಮಾನ ಗತಿಸಿ ಹೊಸ ಶತಮಾನ ಇನ್ನೇನು ಹೊಸ ಧೈಯಗಳನ್ನು ತೋರುವದೋ ಎಂದು ನಾಡಿನಲ್ಲಿ ಕುಶಾಹಲ ಪ್ರಾರಂಭವಾಗಿತ್ತು. ಸ್ವಾತಂತ್ರ್ಯ ಸಮತೆ, ರಾಷ್ಟ್ರೀಯವಾದ ಮೌದಲಾದ ಹೊಸ ವಿಚಾರಗಳಿಂದ ತುಂಬಿದ ಇಪ್ಪತ್ತನೆಯ ಶತಮಾನ ಕಾಲಿಡುವ ಸಂಧಿಕಾಲ ನಮ್ಮ ದೇಶದಲ್ಲಿ ಮಹತ್ವದ ಸ್ಥಿತ್ಯಂತರದ ಕಾಲ. ಹಳೆಯ ಸರಂಜಾಮೀ ಪದ್ಧತಿ ಅಳಿದಿಲ್ಲ; ಹೊಸ ಸಾಮಾಜಿಕ ವ್ಯವಸ್ಥೆ ರೂಪಗೊಂಡಿಲ್ಲ, ಪರಕೀಯರ ಪ್ರಭುತ್ವದಿಂದ ದೇಶವನ್ನು ವ್ಯಾಪಿಸಿದ ಅಜ್ಞಾನ ಬಡತನಗಳ ಕಾಗ್ರತ್ತಲೆ ಹಣದಿಲ್ಲ. ದರ್ಶದ ಅಧಿಕಾರೀ ವರ್ಗದ ಸ್ವೇಚ್ಛಾಚಾರ, ಸ್ವಾರ್ಥಿಗಳ ಕುಟೀಲ ಕಾರಸ್ಥಾನ. ಇದೇ ನ್ಯಾಯವೆಂಬ ಭಾವನೆಯಿಂದ ತಗ್ಗಿತ್ತ ನಡೆದಿದ್ದರೂ ಅಜ್ಞರು ದುರ್ಬಲರು ಇವರ ಜಾಲದ ಭೀತಿಯಿಂದ ಇನ್ನೂ ಮುಕ್ತರಾಗಿಲ್ಲ. ವೇದಕಾಲದಿಂದ ನಡೆದುಬಂದ ಜಾತೀಯ ಪದ್ಧತಿಗೆ ಸರಂಜಾಮೀ

ಪದ್ಧತಿಯ ಅಂಗವಾಗಿ ಹೊಸವರ್ಗ ಪದ್ಧತಿಯೋಂದು ಜೊತೆಯಾಗಿತ್ತು. ಅದರ ಘಲವಾದ ಸಾಮಾಜಿಕ ರೀತಿನೀತಿಗಳು ಇನ್ನೂ ಅಳಿದಿರಲಿಲ್ಲ. ಸಮಾಜವ್ಯವಸ್ಥೆಯ ತತ್ವಹಂಡಿಗೆ ಗೆದ್ದಲು ಹಕ್ಕಿರಂತಾಗಿ ಸಾಖಿರಾರು ವರ್ಷಗಳಿಂದ ಕಟ್ಟಿದ ಮಂದಿರ ಬೀಳಬಹುದೆಂಬ ಭೀತಿಯಿತ್ತು. ಹೊಸ ಸಮಾಜವ್ಯವಸ್ಥೆಯ ರೂಪೀಕರಣ ಅಸ್ವಷ್ಟ ಒಿತ್ತುವ ಧೈಯವಾದಿಗಳ ಕನಸುಗಳಲ್ಲಿ ಮಾತ್ರ ಸುಳಿದಿತ್ತು.

ಅದರೆ ದಿನನಿತ್ಯದ ಬದುಕನ್ನು ನಡೆಯಿಸುವ ಸಾಮಾನ್ಯ ಮನುಷ್ಯನಿಗೆ ಇದಾವುದರ ಅರಿವೂ ಇರಲಿಲ್ಲ. ಇದು ಇತಿಹಾಸಕಾರನ ಕಣ್ಣಿಗೆ ಕಾಣುವ ಭೀಕರ ಒಿತ್ತು. ಯಾವ ಪ್ರಶ್ನಯದ ಶಕ್ತಿಯೂ ಜೀವನದ ಬೀಜವನ್ನು ಸಂಪೂರ್ಣವಾಗಿ ನಾಶಮಾಡಲಾರದು. ಐತಿಹಾಸಿಕ ಅನರ್ಥಕರಾಗಿ ನೇರಿಣಿನಲ್ಲಿಯೇ ಬದುಕು ಸಾಗಿಸುವ ಧೈಯರ್ ಸಾಮಾನ್ಯ ಮನುಷ್ಯನಿಗೆ ಇದೆ. ಹತ್ತೊಂಬತ್ತನೇಯ ಶತಮಾನದ ಅಂತ್ಯಭಾಗದಲ್ಲಿಯೂ ಸಾವಾನ್ಯ ವುನುಪ್ಪನ ಸುಖಿದು:ಎಗಳು ನಿತ್ಯನ್ಯೇಮಿತ್ತಕವಾಗಿದ್ದವು. ಆದರೆ ವಾತಾವರಣಕ್ಕೆ ತಕ್ಕಹಾಗೆ ಅವನ ಜೀವನಕ್ಕೆ ಬೀರೆಯಾಗಿತ್ತು. ಹೊಸ ವೈಜ್ಞಾನಿಕ ಶೋಧಗಳಿಂದ ಅವನ ಇರುವಿಕೆ ಇನ್ನೂ ಬದಲಾಗಿರಲಿಲ್ಲ. ರಾಜ್ಯಕ್ಕಾಗಿ ಅವನ ಜೀವನದ ಅಂಬಿನಲ್ಲಿಯೇ ಸುಳಿದಾಡುತ್ತಿತ್ತು. ರಾಜಕೀಯ ಅವೃವ್ಯವಸ್ಥೆಯಿಂದಾಗಿ ಅವನ ವಿಶೇಷಿತಗಳು ಸುರಕ್ಷಿತವಾಗಿರಲಿಲ್ಲ. ನಾಗರಿಕತೆಯ ಹಕ್ಕು ಕಾಯಿದೆಗಳು ಅವನಿಗೆ ಪರಿಚಿತವಾಗಬೇಕಾದರೆ ಇನ್ನೂ ದೀರ್ಘಕಾಲ ಬೇಕಾಗಿತ್ತು. ನಾಡಿನ ಜೀವನದಲ್ಲಿ ಮಹತ್ವದ ಬದಲಾವಣೆಗಳಾದವು. ಇದ್ದ ರಾಜ್ಯಗಳು ಬಿದ್ದು ಹೊಸ ರಾಜ್ಯಗಳು ತಲೆಯಿತ್ತಿದ್ದವು. ದೇಶೀಯ ರಾಜರಲ್ಲ ಪರಕೀಯ ಆಳಕೆಗೆ ಶರಣಾಗತರಾಗಿದ್ದರು. ಸಮುದ್ರದ ಅಲೆಗಳಗುಂಟ ವಿದೇಶೀಯ ಸಂಸ್ಕೃತಿಯ ಪ್ರವಾಹವೊಂದು ಮೆಲ್ಲಿಗೆ ಹರಿದುಬಂತಿತ್ತು.

ಇದರ ಪ್ರಭಾವ ನಾಡಿನ ಎಲ್ಲ ಜನರ ಮೇಲೆ ಬಿದ್ದಿದ್ದರೆ ಆಶ್ಚರ್ಯವೇನಲ್ಲ. ವರ್ಷರಷ್ಟು ವರ್ಷಕ್ಕೂಮ್ಯೇ ಯಾವುದೋ ದೂರದ ಉರಿನಿಂದ ಹಬಿದ ವಾರ್ತೆಯೋಂದು ಇವರೆದೆಯನ್ನು ನಡುಗಿಸುತ್ತಿತ್ತು. ಆದರೆ ಕೆಲವೊಂದು ಕಾಲ ಮಾತ್ರ ಗತಕಾಲದ ಸಂಸ್ಕೃತಿಯ ವಿನಾಶದ ಪರಿಣಾಮವಾಗಿ ಸಾಮಾನ್ಯ ಮನುಷ್ಯ ಅಜ್ಞಾನದ ಆಳದಲ್ಲಿಯೇ ಮುಖುಗಿದ, ಅವನ ಪಾಲಿಗೆ ಉರಿನ ಗೌಡ-ಕುಲಕರ್ಮಿಗಳೇ ದೊರೆಗಳು. ಅವರು ಹೇಳಿದ್ದೇ ವೇದ; ನಡೆಸಿದ್ದೇ ಅಧಿಕಾರ, ಬಡತನವಂತೂ ಅವರಿಗೆ ಪರಂಪರಾಗತ ಆಸ್ತಿಯಾಗಿತ್ತು.

ಇಡೀ ದೇಶವನ್ನೇ ಆ ಕಾಲದಲ್ಲಿ ಕಣ್ಣತ್ತಲೆ ವ್ಯಾಪಿಸಿತೆಂದು ಹೇಳಿದ ಮೇಲೆ ಅದರ ನೆರಳು ಕೃಷ್ಣನಿಂದಿಯ ದದದ ಮೇಲಿರುವ ಪರಶುರಾಮಕ್ಕೆತ್ತವನ್ನೂ ವ್ಯಾಪಿಸಿತೆಂಬುದನ್ನು ಹೇಳುವದು ಅನಗತ್ಯ.

ಸ್ಥಳಪುರಾಣದಲ್ಲಿ ಈ ಗ್ರಾಮವು ಪರಶುರಾಮಕ್ಕೇತೆವೆಂದು ವರ್ಣಿಸಲಷಟ್ಟಿದೆ. ವ್ಯಕ್ತಿಗಳ ಹೆಸರು ಕೂಡ ಅನೇಕ ಸಂದರ್ಭಗಳಲ್ಲಿ ರೂಪಾಂತರ ಮೊಂದುವುದನ್ನು ನೋಡುತ್ತಿರುವ ನಮಗೆ ಈ ಗ್ರಾಮದ ಹೆಸರು ಸಾಬಿರ ವರ್ಷಗಳಿಂದ ಬದಲಾಗಿಲ್ಲವೆಂದು ಹೇಗೆ ಹೇಳಬೇಕು? ಹೆಸರು ಪರಶುರಾಮಕ್ಕೇತೆದಿಂದ ರಾಮಕ್ಕೇತೆ, ರಾಮನಹಳ್ಳಿ, ರಾಮಪಾದಳ್ಳಿಯಾಗಿ ಕೊನೆಗೆ ಪಾದಳ್ಳಿಯಾಯಿತು. ಬಹುಶಃ ನಾಡಿನ ಸಂಸ್ಕೃತಿಯ ಅವನತಿಯ ಇತಿಹಾಸ ಈ ಹೆಸರಿನ ಇತಿಹಾಸದಲ್ಲಿಯೂ ಪ್ರತಿಫಲಿಸಿರಬಹುದು. ಆ ಗ್ರಾಮದ ಜಾಗೀರದಾರರ ಹಳೆಯ ಕಾಗದ ಪತ್ರಗಳಲ್ಲಿ ಈ ಬದಲಾವಣೆಯ ಕರೆಯನ್ನು ಓದಬಹುದು.

ಆ ಗ್ರಾಮದ ಜನರೇ ಹೇಳುವ ಒಂದು ದಂತಕಥೆ ಈ ಪ್ರದೇಶದಲ್ಲಿಲ್ಲ ಏಷಿಯತವಾಗಿದೆ. ಪುರಾಣಕಾಲದಲ್ಲಿ ಅಂಧಕಾಸುರನೆಂಬ ರಾಕ್ಷಸ ಇದೇ ಗ್ರಾಮದಲ್ಲಿ ಬೀಡುಬಿಟ್ಟಿದ್ದನಂತೆ. ಪರಶುರಾಮನು ಅವನ ಸಂಹಾರ ಮಾಡಿ ಈ ಗ್ರಾಮವನ್ನು ಬ್ರಾಹ್ಮಣಿಗೆ ಅಗ್ರಹಾರ ಹಾಕಿ ಹೊಟ್ಟಿನಂತೆ. ಆದರೆ ಆ ರಾಕ್ಷಸನ ರಕ್ತಸಂಬಂಧಿಕರು ಇನ್ನೂ ಜೀವಿಸಿದ್ದರು. ಅವರು ಕಾಲಾಂತರದಿಂದ ಬ್ರಾಹ್ಮಣರನ್ನು ಓಡಿಸಿ ಇಲ್ಲಿ ತಮ್ಮ ಅಧಿಕಾರ ಸ್ಥಾಪಿಸಿದರಂತೆ. ಈ ಕಥೆ ಇಲ್ಲಿಯ ಜೀವನದ ಒಂದು ಸ್ಕರ್ವಯನ್ನು ಮಾತ್ರ ನಿರೂಪಿಸುತ್ತದೆ. ಇನ್ನೂ ಇಲ್ಲಿಯ ನಿವಾಸಿಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳನ್ನು ಸುಲಿದು ಜೀವನ ಸಾಗಿಸುವ ಕಟುರ ಕರೆಗಳು ಈ ದಂತಕಥೆಗಿಂತ ಭೀಕರವಾಗಿದೆ. ಹತ್ತೊಂಬತ್ತನೇಯ ಶತಮಾನದಲ್ಲಿ ಈ ಗ್ರಾಮದ ಅರಸನಾದ ಓವರ ಮರಾಠಾ ಸರದಾರನು ಹುಲಿಬ್ಬಾಟಿ-ಹಳ್ಳಬರೆಂಬ ಕಾಟಕರ ತಂಡವನ್ನು ಸಾಕಿ, ಅವರಿಂದ ದರ್ಘೋಡೆ ಹಾಕಿಸಿ ತನ್ನ ತಿಚೋರಿಯನ್ನು ತುಂಬಿಸಿಹೊಳ್ಳಿದ್ದನಂತೆ. ಈ ಕಾರಣಕ್ಕಾಗಿ ಅವರ ಅಧಿಕಾರಕ್ಕೊಳ್ಳಬಹುದ್ದು ಎಂಬತ್ತೆಂಟು ಹಳ್ಳಿಗಳನ್ನು ಖಾಲಸಾ ಮಾಡಿ ಇದೊಂದೇ ಗ್ರಾಮವನ್ನು ಅವನ ಅರಸೊತ್ತಿಗೆಯ ಕುರುಹಿಗಾಗಿ ಉಳಿಸಿದರೆಂದು ಈಗಿನ ಜಾಗೀರದಾರರ ಮನೆಯ ಕಾಗದಪತ್ರಗಳಿಂದ ಕಂಡು ಬರುವುದು.

ಜಾಗೀರಿಯಲ್ಲಿ ಈ ಗ್ರಾಮವೊಂದೇ ಉಳಿದ ಮೇಲೆ ಅರಸರ ಆದಾಯದ ಮುಖ್ಯ ಬಾಬು ಹಾದಿ ಬಡಿಯುವದೇ ಆಗಿತ್ತು. ಪೆಂಡಾರಿಗಳನ್ನು ಮೀರಿಸಿದ ಹುಲಿಬ್ಬಾಟಿ-ಹಳ್ಳಬರ ಕಾಟ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಜನರ ನಿತ್ಯವ್ಯವಹಾರಕ್ಕೂ ಮಾರಕವಾಗಿ ಪರಿಣಮಿಸಿತು. ಕಂಪನಿ-ಸರಕಾರ ಹೋಗಿ ರಾಣಿ ಸರಕಾರವು ಸ್ಥಾಪಿತವಾದ ವೇಂಳೆ ಜಾಗೀರದಾರರ ಪಾರುಪತ್ಯವಾಗುವದೆಂದು ಜನರು ನೆನೆಸಿದ್ದರು. ಆದರೆ ರಾಣೋಜಿರಾಯ ರಾಜಕಾರಣದ ಚದುರಂಗದಾಟವನ್ನು ಜೆನ್ನಾಗಿ ಬಲ್ಲವನು. ಜಾಗೀರದಾರರ

ವಸ್ತುಕರು ಇಂಗ್ಲೀಷ್ ಅಧಿಕಾರಿಗಳ ಕಿವಿ ಉದಿ ಇವರಂಥ ರಾಜನಿಪ್ಪರೇ ಈ ಭಾಗದಲ್ಲಿಲ್ಲವೆಂದು ಬಿಂಬಿಸಿದರು. ತಪಾಸಣೆಗೆಂದು ಬಂದ ರೆಸಿಡೆಂಟ್ ಸಾಹೇಬನು ಜಾಗೀರದಾರನ ವಾಡೆಯ ಸುಖಿವಲಾಸಗಲ್ಲಿಯೇ ಮಗ್ನಾದವನು ಹೊರಗೆ ಕಾಲಿಡಲೇ ಇಲ್ಲ. ಇದರಿಂದ ರಾಜೋಜೆರಾಯ ಜೀವದಿಂದ ಇರುವವರೆಗೆ ವಳಬರ ಉದ್ಯೋಗವು ಅಭಾಧಿತವಾಗಿ ಸಾಗಲು ಅನುಕೂಲವಾಯಿತು.

ರಾಜೋಜೆರಾಯನ ಮರಣದ ನಂತರ ಅವನ ಇಬ್ಬರು ಹೆಂಡಂದಿರಲ್ಲಿ ಆಸ್ತಿಯ ಒಡೆತನದ ಬಗ್ಗೆ ಕಲಹ ಪ್ರಾರಂಭವಾಯಿತು, ಜಾಗೀರಿಗೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳನ್ನು ಕಿರಿಯ ಹೆಂಡತಿ ಪ್ರತಳಾಬಾಯಿ ಎತ್ತಿಕೊಂಡು ತವರುಮನೆ ಸೇರಿದಳು. ಹಿರಿಯ ಹೆಂಡತಿ ಲಕ್ಷ್ಮೀಭಾಯಿಯನ್ನು ಗ್ರಾಮದ ಪ್ರಜೆಗಳು ತಾಯಿಯಂತೆ ಪ್ರೀತಿವಿಶ್ವಾಸದಿಂದ ಕಾಣುತ್ತಿದ್ದರು. ಜನರ ಹಾದಿಕ ಸಹಕಾರದಿಂದ ಅವಳು ಜಾಗೀರಿಯನ್ನು ಕೆಲವರ್ಷ ನಡೆಸಿಕೊಂಡು ಹೋದಳು. ಅಪ್ಪರಲ್ಲಿ ಬ್ರಿಟಿಷ್ ಸರಕಾರದವರು ನಿಯಮಿಸಿದ ಇನಾಮ್ ಕಮೀಶನ್‌ನುದವರು ಈ ಜಾಗೀರಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಹಾಜರಪಡಿಸಲು ನೋಟೀಸು ಕೊಟ್ಟರು. ಆದರೆ ಲಕ್ಷ್ಮೀಭಾಯಿಯ ಹತ್ತರ ಕಾಗದ ಪತ್ರಗಳಿರಲ್ಲ! ಜಾಗೀರು ಖಾಲಸಾ ಮಾಡುವದಾಗಿ ಅಧಿಕಾರಿಗಳು ತಿಳಿಸಿದರು. ಈ ಸಮಾಚಾರ ರಾಜೋಜೆರಾಯನ ಅಣ್ಣನ ಮಗನಿಗೆ ತಿಳಿಯಿತು. ಅವನು ತನ್ನ ಎಪ್ಪತ್ತೆಂಟು ಹಳ್ಳಿಗಳ ಇಂದುಪುರ ಸಂಸ್ಥಾನಕ್ಕೆ ಒಡೆಯನಾಗಿದ್ದನು. ತನ್ನ ಅಜ್ಞನಿಗೆ ಪಾಲುಮಾಡಿಕೊಟ್ಟ ಸಂಬಂಧದ ಕಾಗದಪತ್ರಗಳಲ್ಲಿ ಪಾದಳ್ಳಿಗ್ರಾಮದಲ್ಲಿಯ ನೂರಿಪ್ಪತ್ತು ನಂಬರುಗಳು ಖಾಸಗಿ ಜಮೀನು ಎಂಬ ಆಧಾರ ಸಿಕ್ಕಿತು. ಅದನ್ನು ಇನಾಮ್ ಕಮೀಶನ್‌ನಿಗೆ ಹಾಜರಪಡಿಸಿದ್ದರಿಂದ ಪಾದಳ್ಳಿಯ ಗ್ರಾಮ ಖಾಲಸಾ ಆದರೂ ನೂರಿಪ್ಪತ್ತು ನಂಬರು ಭೂಮಿ ಲಕ್ಷ್ಮೀಭಾಯಿಗೆ ಉಳಿಯಿತು. ಇದರಿಂದ ತನ್ನ ಆಪ್ತನಾದ ಸಂಸ್ಥಾನಿಕನಲ್ಲಿ ವಿಶ್ವಾಸ ಹುಟ್ಟಿತು. ಅಲ್ಲಿಗೆ ಇವಳು ಹೋಗುವದು, ಮಗನಿಂದ ಆದರಾತಿಧ್ಯ ಸ್ವೀಕರಿಲುವದು ಪ್ರಾರಂಭವಾಯಿತು. ಇದು ಪಾದಳ್ಳಿಯ ಜನರಿಗೆ ಸೇರಲಿಲ್ಲ. ಭಾಗಾದಿಗಳ ಮನೆಯ ಆತಿಧ್ಯ ಸ್ವೀಕರಿಸುವದು ಸಂಸ್ಥಾನದ ಕೇರ್ಮಣಗೆ ಕಲಂಕವೆಂಬ ಸುದ್ದಿ ಉರಳ್ಲಿ ಹಬ್ಬಿತು. ಇದೇ ಭಾವನೆ ಮುಂದೆ ಆಗಬಹುದಾದ ನೂರಾರು ಸನ್ನಿವೇಶಗಳಿಗೆ ಎಡಮಾಡಿಕೊಟ್ಟಿತು.

ಇಂದುಪುರ ರಾಜವಾಡೆಯಲ್ಲಿ ಸಂಸ್ಥಾನಿಕನ ಕಕ್ಷೆಯೆಂದು ಲಕ್ಷ್ಮೀಭಾಯಿಗೆ ವಿಶೇಷ ಮರ್ಯಾದೆ ಸಿಗ್ಲೆಡಿಗಿತು. ವರ್ಷದಲ್ಲಿ ನಾಲ್ಕುರು ಸಾರೆ ಇಂದುಪುರಕ್ಕೆ ಹೋದವಳು ದೀಪಾವಳಿಯಾದರೂ ತಿರುಗಿ ಬರಲಿಲ್ಲ. ನವರಾತ್ರಿಯ ಉತ್ಸವದಲ್ಲಿ

ಹತ್ತು ದಿನ ವಾಡೆಯಿಂದ ಭೋಜನವ್ಯವಸ್ಥೆ ನಡೆದು ಸಂಭ್ರಮದಲ್ಲಿ ಉತ್ಪವಣಾಗುವದು ಪರಂಪರೆಯಾಗಿತ್ತು. ಆದರೆ ಈ ಸಲ ವಾಡೆಯಲ್ಲಿ ಲಕ್ಷ್ಮೀಭಾಯಿಯೇ ಇಲ್ಲದ್ದರಿಂದ ಯಾರೋ ಏನೇನೋ ಮಾತಾಡಿದರು. ಜನರಿಗೆ ಲಕ್ಷ್ಮೀಭಾಯಿ ಬಗ್ಗೆ ಅಸಂಶೈಲಿ ತಲೆದೋರಿತು. ಇದೇ ಹೊತ್ತಿಗೆ ಅಜರಾಣಿಯ ಗೌಡರಾದ ಪಾಟೀಲ ಯಶವಂತರಾಯರೂ ಅಲ್ಲಿದ್ದರು. ಅವರು ಮನೆತನಸ್ಥಿಗೆ ಗೌಡರು, ಪುತ್ರಾಭಾಯಿಯ ಸೋದರಮಾವ; ಸ್ವತಃ ರಾಣೋಜಿರಾಯರ ಸೋದರಳಿಯು. ಪಾದ್ಭೂತ ಜಾಗೀರದಾರರ ವಾಡೆ ಉತ್ಪವಿಲ್ಲದೆ ಸಪ್ತಗಾಯಿತೆಂದು ಅವರಿಗೂ ಕೆಡುಕೆನಿಸಿತು.

ಉಂಟಾಗಿತ್ತು ಗೌಡರು, ದೇಶಪಾಂಡೆಯವರು, ಕುಲಕರ್ಮಣ ಮನೆತನದವರು, ರ್ಯಾತರು ಎಲ್ಲಾ ಸೇರಿ ಯಶವಂತರಾಯರಿಗೆ ಪುತ್ರಾಭಾಯಿಯನ್ನೇ ವಾಡೆಯಲ್ಲಿ ಕರೆತರಲು ಬಿನ್ನವಿಸಿಕೊಂಡರು. ಉಂಟಾಗಿತ್ತು ಜಾಗೀರದಾರರ ತಾವು ಅದನ್ನು ಪೂರ್ಣಗೊಳಿಸುವದು ಕರ್ತವ್ಯವೆಂದು ಅವರಿಗೂ ಅನಿಸಿತು.

ಮರುವರ್ಷ ಗಣೇಶಚವತಿಗೆ ಲಕ್ಷ್ಮೀಭಾಯಿ ಯಥಾಪ್ರಕಾರ ಇಂದುಪುರಕ್ಕೆ ನಡೆದಳು. ರಾಜಪುರೋಹಿತರಾದ ಬಾಳಾಚಾರ್ಯರು “ತಿರುಗಿ ಬರುವದೆಂದು?” ಎಂದು ಕೇಳಿದಾಗ “ಇಂದುಪುರದ ಮಹಾರಾಜರು ಅಪ್ಪಣೆ ಕೊಟ್ಟಾಗ ತಿರುಗಿ ಬರುತ್ತೇನೆ” ಎಂದು ಅವಳು ಸಹಜವಾಗಿ ಉತ್ತರವಿತ್ತಳು. ಅವಳು ಉಂಟಿಗೆ ಹೊಡಿದಾಗ ಪುತ್ರಾಭಾಯಿಯನ್ನು ಕರೆತರುವದೆಂದು ಮೊದಲೇ ನಿರ್ಧರಿಸಲಾಗಿತ್ತು. ಪುತ್ರಾಭಾಯಿ ಪಾದ್ಭೂತ ಬಂದಳು. ಆದರೆ ಒಬ್ಬಳೇ ಬರಲಿಲ್ಲ. ಪುತ್ರಾಭಾಯಿಯ ತಮ್ಮನಾದ ಕನಕೇರಿಯ ಗೌಡ ಬಾಪೂಸಾಹೇಬನೂ ಅವಳ ಜೊತೆಗೆ ಬಂದ. ಬಾಪೂಸಾಹೇಬನ ಹೆಂಡತಿಯೂ ಜೊತೆಗಿಡ್ಡದರಿಂದ ಬಂದು ಸಣ್ಣ ಪರಿವಾರವೇ ಆಗಿತ್ತು. ನವರಾತ್ರಿಯ ಉತ್ಪವತ್ತಿ ಬಾಪೂಸಾಹೇಬರ ದಬಾರಿ ನಡೆವಳಿಕೆಯಿಂದ ವಿಶೇಷ ಕಳೆ ಬಂದಿತ್ತು. ದಸರೆಯ ದಿನ ಹುಲಿಬ್ಬಾಟಿ ಹಳಬರಿಗೆಲ್ಲ ಬಾಪೂಸಾಹೇಬನಿಂದ ಹೊಸ ವಲ್ಲಿ, ಅಂಗಿಗಳ ಉಡುಗೊರೆ ದೊರೆಯಿತು. ಗೌಡರ ಮನೆಗೆ ಪುತ್ರಾಭಾಯಿ ಸ್ವತಃ ಹೋಗಿ ಬನ್ನಿ ಕೊಟ್ಟಬಂದಳು. ಹಿರೇಮುತದ ಪಡದಪ್ಪನವರ ಮರದ ಜೀಜೋರ್ಡ್ಯಾರಕ್ಕಾಗಿ ಪುತ್ರಾಭಾಯಿಯ ಹಸ್ತದಿಂದ ನೂರು ರೂಪಾಯಿಗಳ ದೇಣಿಗೆ ಸಂದಿತು. ನವರಾತ್ರಿಯಲ್ಲಿ ಬ್ರಹ್ಮವೃಂದಕ್ಕೆ ವಾಡೆಯಿಂದ ನಿತ್ಯ ಸೀದಾ ದೊರೆಯಿತು.

ದೀಪಾವಳಿಯ ಹಬ್ಬ ಮುಗಿಸಿಕೊಂಡು ಬಂದು ಸಂಜೆ ಲಕ್ಷ್ಮೀಭಾಯಿ ಮರಳಿ ಉಂಟಿಗೆ ಬಂದಳು. ಗ್ರಾಮದ ವಿರೋಧವೇ ಅವಳನ್ನು ಸ್ವಾಗತಿಸಿತು,

ವಾಡೆಯ ಹೆಚ್ಚಾಗಿಲಿನ ಭವ್ಯವಾದ ಹೊಸ್ತಿಲನ್ನು ಅವಳಿನ್ನೂ ದಾಟಿರಲಿಲ್ಲ. ಅಪ್ಪರಲ್ಲಿ ‘ವಾಡೆಯಲ್ಲಿ ಕಾಲಿಟ್ಟರೆ ಜೋಕೆ’ ಎಂದು ಹೇಳಲು, ದಳವಾಯಿಗೆ ಬಾಪೂಸಾಹೇಬ ಸದರಿನಲ್ಲಿ ಕುಳಿತು ಗರ್ಜಿಸಿದನು. ಲಕ್ಷ್ಮೀಬಾಯಿ ಬೆರಗಾದರೂ ಧೈರ್ಯದಿಂದ ಮುಂದೆ ಬಂದಳು. ಹುಲಿಬ್ಯಾಟಿ-ಹಳ್ಳಬರ ದಳವಾಯಿ ಲಕ್ಷ್ಮೀಬಾಯಿಯ ಮುಂದೆ ಒಂದು ವ್ಯಂಗ್ಯವಾಗಿ ಮುಜರೆ ಮಾಡಿದ, ಲಕ್ಷ್ಮೀಬಾಯಿಗೆ ಇನ್ನೂ ದಿಗಿಲಾಯಿತು. ದಳವಾಯಿ, “ಯವ್ವಾಗ್ಗೆ ಈಗ ವಾಡೆದ ನೆಪ್ಪುತ್ತೇನು ನಿಮಗೆ? ಹಬ್ಬದಾಗ ವಾಡೆ ಹಾಳಗೆಡವಿ ಹೋಗಿ ಈಗ ಬಂದರ ಯಾರು ಕೇಳಬೇಕು? ದೇವರು ನಮ್ಮ ಮ್ಯಾಗ ಇದ್ದೂ ಅಂತ ಚಿಕ್ಕ ಅವ್ವಾ ಅವರು ನಾವು ಕರ್ಯಾಣಾ ಬಂದರು. ದೊಡ್ಡ ಹಬ್ಬದಾಗ ವಾಡೆದಾಗ ದೀಪಕ್ಕ ದಿಕ್ಕಿಲ್ಲದಾಂಗ ಮಾಡಿದವರಿಗೆ ಇಲ್ಲೇನ್ನ ದಗದ? ಎಲ್ಲಿಗೆ ಹೋಗಿದ್ದೀರೋ ಅಲ್ಲೇ ಹೋಗೂದಿನ್ನು” ಎಂದು ನಾಟಕೀಯವಾಗಿ ಮಯ್ಯಾದೆ ಏರಿ ಮಾತಾಡಿದನು.

ಲಕ್ಷ್ಮೀಬಾಯಿಗೆ ನೆಲ ಎದ್ದು ಬಡಿದಂತಾಯಿತು. ದಳವಾಯಿ ತಿಪ್ಪನೇ ಈ ರೀತಿ ಮಾತಾಡುವವನು? ತನ್ನ ಜೀವಮಾನದಲ್ಲಿಯೇ ಇಂಥ ವಿರೋಧವನ್ನು ಅವಳು ಕಂಡಿರಲಿಲ್ಲ. ದಳವಾಯಿಗೆ ಈ ಧೈರ್ಯ ಎಲ್ಲಿಂದ ಬಂತು? ಲಕ್ಷ್ಮೀಬಾಯಿಗೆ ಕ್ಷೋಮಾತ್ರದಲ್ಲಿ ಎಲ್ಲಪೂ ಅರ್ಥವಾಯಿತು. ಬಾಪೂಸಾಹೇಬ ಕಲಿಸಿದ ಮಾತುಗಳನ್ನು ತಿಪ್ಪ ಕಲಿತಂತೆ ನುಡಿದಿದ್ದ, ಪಾಪ, ಅವನಿಗೇನು? ಸದರಿನಲ್ಲಿ ಕುಳಿತವರೆಲ್ಲ ಯಜಮಾನರೇ! “ಅಲ್ಲೇ ತಿಪ್ಪ, ನೀನು ಹುಲಿಬ್ಯಾಟಿ-ಹಳ್ಳಬರ ದಳವಾಯಿ, ನಮ್ಮ ಉಪ್ಪು ಉಂಡು ನಿಮ್ಮ ಇಡೀ ವಂಶ ಬೆಳ್ಳದದ್ದು. ಅಂಥಾದ್ದು ನೀನ ಎದುರು ನಿಲ್ಲುತ್ತೀಯಾ?” ಎಂದು ಲಕ್ಷ್ಮೀಬಾಯಿ ತಿಪ್ಪನ ಅಂತರಂಗವನ್ನು ಮಾತಾಡಿಸಿದಳು.

ದಳವಾಯಿ ತಿಪ್ಪ ಈ ಮಾತುಗಳಿಂದ ಕರಗಿ ಹೋದ. ತಲೆಯುದ್ದದ ಬಿದಿರು ಬಡಿಗೆಯನ್ನು ಹಿಡಿದು, ಅಭಿಮಾನದಿಂದ ಸೆಟಿದು ನಿಂತವನು ಬೆತ್ತದಂತೆ ಮಣಿದುಹೋದ. ಬಡಿಗೆಗೆ ತಲೆ ಹಚ್ಚಿ ಕೆಳ್ಳೀರನ್ನು ಮರೆಮಾಡಲು ಪ್ರಯತ್ನಿಸಿದನು. ನಡುಗುವ ಕ್ರೇ ಈ ಪ್ರಯತ್ನವನ್ನು ವಿಶ್ವಲಗೋಳಿಸಿತು. ವಲ್ಲಿಯ ಸೆರಗಿನಿಂದ ಕೆಳ್ಳೀರನ್ನೂರಸಿಕೊಳ್ಳತ್ತ, “ಯವ್ವಾ ಹೋಟಿ ಹೋಲ್ಯಾರ ಮನಿ ಹೋಗಿಸಿತಂತ. ಅನ್ನದ ರಿಣಾ ಕೆಟ್ಟದು. ನೀವಿಲ್ಲಿಗೆ ಬರಾಕಿಲ್ಲ ಅಂತ ತಿಳದು, ಎಲ್ಲೇ ಆಸರ ತಪ್ಪಿತೋ ಅಂತ ಚಿಕ್ಕ ಅವ್ವಾ ಅವರ ಕಾಲಿಗಿ ಬಿದ್ದು ನನ್ನ ಪರೀಕ್ಷೆ ಮಾಡಬ್ಯಾಡ ಯವ್ವಾ...” ಎಂದವನೇ ಮುಂದೆ ಮಾತು ಹೋರಡದೆ ಅಲ್ಲಿಯೇ ಕಟ್ಟಿಗೆ ಆತು ಕುಸಿದು ಕುಳಿತೆ.

ಲಕ್ಷ್ಮೀಬಾಯಿ ತನ್ನ ಮಾರ್ಗ ನಿರಾತಂಕವಾಯಿತೆಂದುಕೊಂಡು ಒಳಗೆ ನಡೆದಳು, ತಾನೇ ಜಾಗೀರದಾರನೆಂಬ ದರ್ಷಣಿಂದ ಸದರಿನಲ್ಲಿ ಕುಳಿತ ಬಾಪೂಸಾಹೇಬನನ್ನು ಕೊಹುವ ಸಿಟ್ಟಿನಿಂದ ನೋಡಿದಳು. ಅವಳು ಕಣ್ಣೆಯ ಮೇಲೆ ಕಾಲಿಡುತ್ತಲೇ, ಇಲ್ಲಿಯವರೆಗೆ ಕೀಲಿಕ್ಕೆಯೋಂದಿಗೆ ಆಟವಾಡುತ್ತಿದ್ದ ಬಾಪೂಸಾಹೇಬ ಜಗ್ಗನೇ ಎದ್ದು ಬಂದು ಲಕ್ಷ್ಮೀಬಾಯಿಯ ಕಾಲು ಮುಟ್ಟಿ ನಮಸ್ಕಾರ ಮಾಡಿ “ಅಕ್ಕಸಾಹೇಬ, ಯಾವಾಗ ಬಂದಿರಿ? ಎಲ್ಲಾ ಖುಶಾಲ ಹೌತ್ತೀನ್ನಿ?” ಎಂದು ಕುಶಲಪ್ರಶ್ನೆ ಮಾಡಿದ. ಲಕ್ಷ್ಮೀಬಾಯಿ ಮಾತಾಡದೆ ಒಳಗೆ ನಡೆದಳು. ಪರಿವಾರ ಅವಳನ್ನು ಹಿಂಬಾಲಿಸಿತು.

ಉಂಟಾಗಿ ಸುಧಿ ಹಬ್ಬುವದೇನೂ ತಡವಾಗಲಿಲ್ಲ. ಭೂಮಿಯಲ್ಲಿ ತನಗೆ ಪಾಲುಕೊಡಬೇಕೆಂದು ಪ್ರತಿಭಾಬಾಯಿ ಕೇಳಿದ್ದು, ‘ನಿನಗೆ ಪಾಲು ಬೇಕಾಗಿದ್ದರೆ ನೀನು ಹೊತ್ತುಕೊಂಡು ಹೋದ ಬೆಳ್ಳಬಂಗಾರ, ಮುತ್ತರತ್ವಗಳ ಒಡವೆಗಳನ್ನು ನಗದು ಹಣ, ಕಾಗದಪತ್ರ ಇವುಗಳನ್ನೆಲ್ಲ ತಿರುಗಿ ತಂದುಕೊಟ್ಟರೆ ಪಾಲು ಸಿಕ್ಕಿತು’ ಎಂದು ಲಕ್ಷ್ಮೀಬಾಯಿ ಹೇಳಿದ್ದು, ಈ ಸುಧಿ ನಾಲ್ಕೆಯು ದಿನಗಳಲ್ಲಿಯೇ ಮನೆಮನೆಯ ಚಚ್ಚೆಯಾಗಿ ಪರಿಣಾಮಿಸಿತು. ಕೆಲವರು ಲಕ್ಷ್ಮೀಬಾಯಿಯ ಪರವಾಗಿ, ಇನ್ನುಳಿದವರು ಪ್ರತಿಭಾಬಾಯಿಯ ಪರವಾಗಿ ವಾದಿಸಲು ಪ್ರಾರಂಭಿಸಿದರು. ಪಾದಳ್ಳಿಯ ಜಾಗೀರದಾರರ ವಾಡೆ ಆ ಗ್ರಾಮದ ಜನರಿಗೆಲ್ಲ ಕುಶಾಹಲದ ಕೇಂದ್ರವಾಗಿತ್ತು; ಎಲ್ಲರಿಗೂ ಅವರ ಆಗುಹೋಗುಗಳ ಬಗ್ಗೆ ವಿಶೇಷ ಆಸ್ತಿ ಇತ್ತು. ಒಂದು ದೃಷ್ಟಿಯಿಂದ ಜಾಗೀರದಾರರ ಮನೆತನ ಸಾವಜನಿಕವಾಗಿತ್ತು. ಅಲ್ಲಿಯ ಒಂದು ಸಾಮಾನ್ಯ ಫೋನ್ ಉರಿ ಜೀವನದ ಬಣ್ಣವನ್ನೇ ಬದಲಿಸಬಹುದಾಗಿತ್ತು.

ಉಂಟಾಗಿ ಸುಧಿ ಹಬ್ಬುವದೇನೂ ತಡವಾಗಲಿಲ್ಲ. ಜಾಗೀರದಾರರ ಮನೆಯ ನ್ಯಾಯವನ್ನು ಉರಿ ತಿರುಗಿ ಪಂಚರೆಲ್ಲ ಜಾಗೀರದಾರರ ವಾಡೆಯ ಭವ್ಯವಾದ ದಿವಾಣಿಖಾನೆಯಲ್ಲಿ ಸಮೃದ್ಧಿತರಾದರು. ಬಾಪೂಸಾಹೇಬ ಕೂಡಿದ ಪ್ರತಿಷ್ಠಿತರನ್ನೆಲ್ಲ ದಬಾರ್‌ರೀ ವಿನಯದಿಂದ ಸ್ವಾಗತಿಸಿದ, ಲಕ್ಷ್ಮೀಬಾಯಿ ಹಾಗೂ ಪ್ರತಿಭಾಬಾಯಿಯವರು ಒಳಗಿನ ಕೋಣೆಯಲ್ಲಿ ಕುಳಿತ್ತಿದ್ದರು. ಪ್ರತಿಭಾಬಾಯಿಗೆ ತನ್ನ ಗಂಡನ ಆಸ್ತಿಯಲ್ಲಿ ಪಾಲು ದೊರೆಯಬೇಕೆಂದು ಬಾಪೂಸಾಹೇಬನ ವಾದ. ಆ ವಾದಕ್ಕೆ ಯಾರೂ ಇಲ್ಲೆನ್ನಲಾರರು. ಅದು ನ್ಯಾಯವಾದದ್ದೇ, ಆದರೆ ಪ್ರತಿಭಾಬಾಯಿ ತೋರುಮನೆಗೆ ಒಯ್ಯಿ ತುಂಬಿದ ವಸ್ತು ಒಡವೆಗಳನ್ನು ದುಡ್ಡಿ-ದುಗಾಣೆಯನ್ನು ತಿರುಗಿ ತಂದು ಕೊಡಲಿ ಎಂದು ಲಕ್ಷ್ಮೀಬಾಯಿ ಸ್ವಲ್ಪ

ನಿಷ್ಪರವಾಗಿಯೇ ಹೇಳಿದಳು. ಕೆಲವರಿಗೆ ಅದೂ ಸರಿಯೆನಿಸಿತು. ಆದರೆ ಭೂತಕಾಲದ ಸತ್ಯ ಅದನ್ನು ಹೇಳುವವರ ಮೇಲೆಯೇ ಅವಲಂಬಿಸುತ್ತದೆ. ರಾಜೋಜಿರಾಯರು ಚೇಣಿಗೆ ಹೇಳಿದಾಗ ಕುದುರೆಯ ಮೇಲಿಂದ ಜಿದ್ದು ಅಕ್ಷಾತ್ತಾಗಿ ಮರಣಹೊಂದಿದ್ದರು. ಗಂಡ ಸತ್ಯ ದುಃಖದಲ್ಲಿ ಪ್ರತಿಭಾಬಾಯಿ ಉಟ್ಟಿಸಿರೆಯ ಮೇಲೆಯೇ ತವರು ಮನೆ ಸೇರಿದ್ದಳು. ಆಗ ವಾಡೆಯಲ್ಲಿದ್ದವರು ಲಾಕ್ಷ್ಯಿಂಬಾಯಿ, ಕಾಗದಪತ್ರ, ತಿಜೋರಿಯ ಕೀಲಿಕೈ ಎಲ್ಲಾ ಅವಳ ಕಡೆಗೇ ಇದ್ದವು. ಬೆಳ್ಳಿ-ಬಂಗಾರ ಹಾಗೂ ನಗದು ಹಣದಲ್ಲಿ ಪಾಲು ಕೊಡಬೇಕಾಗುವದೆಂದು ಲಾಕ್ಷ್ಯಿಂಬಾಯಿ ಈ ವಾದ ಹೊಡಿದ್ದಾಳೆ. ಈ ಆರೋಪದಲ್ಲಿ ಏನೂ ಅಧ್ಯವಿಲ್ಲವೆಂದು ಬಾಪೂಸಾಹೇಬ ಸ್ವಷ್ಟವಾಗಿಯೇ ಆಡಿ ತೋರಿಸಿದ. ಕೂಡಿದ ಜನರಿಗೆ ಅದೂ ನಿಜವಿರಬಹುದೆನಿಸಿತು.

ತಲೆಗೆಳ್ಳಿರು ತಮ್ಮ ಅಭಿಪ್ರಾಯ ಹೇಳಿದರು. ಲಾಕ್ಷ್ಯಿಂಬಾಯಿ ಹಿಗೆ ಮಾತಾಡುವದು ಅವರ ಘನತೆಗೇ ಕುಂಡು ಎಂದು ಪಡದಪ್ಪನವರು ಗಂಭೀರವಾಗಿ ಮೂದಲಿಸಿದರು. ಹಾಗೆ ನೋಡಿದರೆ ಜಾಗೀರದಾರರ ಆಸ್ತಿಯ ಮೇಲೆ ಇಬ್ಬರದೂ ಸಮಾನಾಧಿಕಾರವಿತ್ತು. ಮುಕ್ಕಳಾದರೂ ಹುಟ್ಟಿದ್ದರೆ ಈ ವಾದಕ್ಕೆ ಆಸ್ತಿದೇ ದೋರೆಯುತ್ತಿರಲಿಲ್ಲ. ಕೆಲಹೊತ್ತು ಪಂಚರ ನಿರ್ಣಯ ಹೊಯ್ದಾಡಿತು. ಇಬ್ಬರೂ ಕೂಡಿ ಒಮ್ಮತದಿಂದ ಶರಲಿಕ್ಕಾಗುವುದಿಲ್ಲವೇ ಎಂದು ಕೆಲವರು ಕೇಳಿದರು. ಅದು ಅಸಾಧ್ಯವೆಂಬ ಮಾತು ಮರುಕ್ಕಣದಲ್ಲಿಯೇ ಗೊತ್ತಾಯಿತು.

ಕೊನೆಗೆ ಭೂಮಿ-ಸಿಮೆಗಳಲ್ಲಿ ಮಾತ್ರ ಸರಿಯಾದ ಪಾಲು ಮಾಡಬೇಕೆಂದು ಗೊತ್ತಾಯಿತು. ಬೆಳ್ಳಿ-ಬಂಗಾರ, ವಸ್ತು-ಒಂದವೆಗಳ ಬಗ್ಗೆ ಸ್ವಷ್ಟವಾಗಿ ಏನೂ ಹೇಳಲು ಬರುವಂತಿರಲಿಲ್ಲ. ಅವರವರ ಕಡೆಗಿದ್ದಪುಗಳೆಲ್ಲ ಅವರವರಿಗೇ ದಕ್ಕಾಗಬೇಕೆಂದು ಪಂಚರ ನಿರ್ಣಯ ಹೇಳಿದರು. ಜಾಗೀರದಾರರ ವರದಲ್ಲಿ ಹಿಂದೇ ಎಂದೂ ಪಾಲಾಗಿರಲಿಲ್ಲ ; ಆದ್ದರಿಂದ ಪಾಲು ಮಾಡಲು ತನ್ನ ಒಪ್ಪಿಗೆಯಿಲ್ಲವೆಂದು ಲಾಕ್ಷ್ಯಿಂಬಾಯಿ ಹಟ ಹಿಡಿದಳು.

“ಹಾಗೆಲ್ಲ ನೀವು ಹಟಾನ ಹಿಡಿದರ ದ್ವೇಷದವರ ಮಾತಿಗೆ ಮೀರಿ ನಡಾಂಗ ಆಗೂದಿಲ್ಲೇ? ಇನ್ನು ಮುಂದೆ ಜಾಗೀರದಾರರ ನ್ಯಾಯದಾಗ ಯಾರೂ ಕ್ಯಾಹಾಕದ್ದಾಂಗ ಆಗತ್ಯೇತಿ. ಪ್ರತಿಭಾಬಾಯಿ ಸಾಹೇಬರಿಗೆ ರ್ಯಾತರೆಲ್ಲ ಕಬುಲಾಯಿತಿ ಬರಕೊಟ್ಟಿ ಪಾಲು ಒಪ್ಪಿಸಿದರ ನೀವೇನು ಮಾಡಾವರದೀರಿ? ಅಮ್ಮಾಗ ನೀವು ತಕರಾರು ತಗದರ ನಾವೇನು ಕೇಳೋದಿಲ್ಲ” ಹಿರೇಮಾತದ ಪಡದಪ್ಪನವರು ದ್ವೇಷದವರ ಪರವಾಗಿ ಎಚ್ಚರಿಕೆ ಕೊಟ್ಟರು.

ಅಂದಿನ ದೈವದವರ ಸಭೆ ಗೊಂದಲದಲ್ಲಿಯೇ ಮುಗಿಯಿತು. ಮುಂದೆ ಕೆಲವೇ ದಿವಸಗಳಲ್ಲಿ ಹುಲಿಬ್ಯಾಟ್-ಹಳ್ಳಬರು ತಾವು ಪ್ರತಳಾಬಾಯಿಗೇ ಏಧೇಯಾರಿರುವೆಂದು ಸಾರಿದರು. ಬಾಪ್ರಾಸಾಹೇಬ್ ವಾಡೆಯಲ್ಲಿ ಪ್ರತಳಾಬಾಯಿಯ ಪ್ರತಿನಿಧಿಯಾಗಿ, ಅನಭಿಷಿಕ್ತ ದೊರೆಯಾಗಿ ತಜವೂರಿದನು. ಮೊದಲೇ ಉರಲ್ಲಿ ಪ್ರಸ್ಥಾಪಿತವಾಗಿದ್ದ ಅವನ ವಚನಸ್ನು ಈಗ ದೈವದವರ ಅಧಿಕೃತ ಬೆಂಬಲದಿಂದ ಇನ್ನಿಷ್ಟು ದೃಢವಾಯಿತು.

ಲಕ್ಷ್ಮೀಭಾಯಿ ಪರಿಸ್ಥಿತಿಯನ್ನೆಲ್ಲ ಕೊಡಲೇ ಅರ್ಥವಾಡಿಕೊಂಡಳು. ಪಾದಳ್ಯಾಯಲ್ಲಿ ಎಲ್ಲರೂ ತನಗೆ ಪ್ರತಿಕೂಲರಾಗಿರುವದನ್ನು ಕಂಡು ಅವಳ ಮನಸ್ಸು ಮರುಗಿತು. ಇಂಥ ವಿರೋಧಮಯ ವಾತಾವರಣದಲ್ಲಿ ತಾನಿನ್ನು ಸುಖವಾಗಿ ಜೀವಿಸುವದು ಅಸಾಧ್ಯವೆಂದು ಅವಳಿಗೆ ಮನವರಿಕೆಯಾಗತೊಡಗಿತು. ಜನರ ವಿಶ್ವಾಸ ಇಷ್ಟು ಚಂಚಲವಾಗಿರುವದೆಂಬುದರ ಬಗ್ಗೆ ಪ್ರಮಾಣ ದೊರೆತು, ಒಂದು ರೀತಿಯ ವಿರಕ್ತಭಾವನೆ ಅವಳಲ್ಲಿ ಮೂಡಿತು. ಒಂದು ದಿನ ಪ್ರತಳಾಬಾಯಿಯ ಜೊತೆಗೆ ಮಾತನಾಡುತ್ತಿರುವಾಗ ಸಹಜವಾಗಿಯೆಂಬಂತೆ, “ಇಷ್ಟು ದಿನಾ ಈ ಆಸ್ತಿನಾ ನಾ ಉಣಕೋತ ಬಂದೀನು. ಇನ್ನ ಮಾರ್ಗ ಅದರ ಮಾಲ್ಯೇ ನಿಂದ ಆತು. ಯಾಕೋ ಇಲ್ಲೇ ಜೀವ ನಿಲ್ಲಗೊಡುದಿಲ್ಲ. ಮನಸ್ಸು ಬಂದ ಕಡೇ ಹೊಕ್ಕೇನು”, ಎಂದು ಹೇಳಿದಳು. ಪ್ರತಳಾಬಾಯಿಯ ಮನಸ್ಸು ಈ ಮಾತುಗಳನ್ನು ಕೇಳಿ ಕರಗಿತು. ಅಕ್ಕನ ಜೊತೆಗೆ ಬಡದಾಡುವ ಪ್ರಸಂಗವನ್ನೇ ಹಗಲೆಲ್ಲ ನಿರಿಕ್ಷಿಸುತ್ತಿದ್ದುದರಿಂದ ಅವಳ ಹೃದಯ ನಿಷ್ಪೂರವಾಗುತ್ತಿತ್ತು. ಆದರೆ ಈಗ ಈ ಮಾತಿಗೇನು ಹೇಳಬೇಕು? ತಾನು ಮಾತಾಡಿದರೆ ಏನಾದರೂ ಹುಟ್ಟುತನ ವಾದಿತೆಂಬ ಹೆದರಿಕೆಯಿಂದ ಪ್ರತಳಾಬಾಯಿ ಸುಮೃನಿದ್ದಳು. ಆದರೂ ಅವಳ ಹೃದಯ ರಹಸ್ಯವಾಗಿಯೇ ಕಣ್ಣೀರು ಸುರಿಸಿತು.

ಬಾಪ್ರಾಸಾಹೇಬ್ ಮಾತ್ರ, “ನೀವೇನೂ ಹೋಗೋ ಆಗತ್ಯ ಇಲ್ಲ. ಹಿರೇರಾಗಿ ಇಲ್ಲೇ ಇರಬಹುದಲ್ಲ” ಎಂದು ಶುಷ್ಟಿ ಉಪಚಾರದ ಒಂದೆರಡು ಮಾತುಗಳನ್ನು ಆಡಿದ. ಲಕ್ಷ್ಮೀಭಾಯಿ ಅವನಿಗೆ ಉತ್ತರವನ್ನೇ ಕೊಡಲಿಲ್ಲ. ಅವಳ ಅಭಿಮಾನಕ್ಕೇ ಬಲವಾದ ಪೆಟ್ಟು ಬಿಡ್ಡಿತ್ತು. ಒಂದೇ ಒರೆಯಲ್ಲಿ ಎರಡು ಖಿಡುಗಳು ಸ್ನೇಹದಿಂದಿರಲಾರವೆಂಬ ಅನುಭವ ಅವಳಿಗೆ ಇದೀಗ ಬಂದಿತ್ತು. ಹೃದಯವೇ ಬಿರಿದು ಹೋಗುವಂಥ ದುಃಖ ಅವಳಿಗಾಗಿದ್ದರೂ ಆದನ್ನೇನೂ ತೋರಿಸುವುದಲ್ಲ. ಅಂದು ಗೋಪಾಲಕೃಷ್ಣನ ಗುಡಿಗೆ ಹೋಗಿ ಕಣ್ಣೀಂಬ ದೇವರ ದರ್ಶನವನ್ನು ಪಡೆದಳು. ತಿರುಗಿ ಬಂದು ವಾಡೆಯ ದೇವರ ಮನೆಯಲ್ಲಿ

ಒಂದು ತಾಸು ಕುಳಿತು ಮೌನವಾಗಿಯೇ ಕಟ್ಟೀರಿಟ್ಟಳು. ಅವಳ ವಿಚಿತ್ರ ವರ್ಣನೆಯನ್ನೂ ಗಂಭೀರ ಮೌನವನ್ನೂ ಎಲ್ಲರೂ ಕಟ್ಟಿಟ್ಟ ನೋಡುತ್ತಿದ್ದರೇ ಹೊರತು, ಅವಳನ್ನು ಮಾತಾಡಿಸುವ ಧ್ಯೇಯ ಒಬ್ಬರಿಗೂ ಆಗಲೀಲ್ಲ. ಅದೇ ದಿನ ತನ್ನ ಪರಿವಾರದೊಂದಿಗೆ ಅವಳು ಉರು ಬಿಟ್ಟು, ತನ್ನ ಇಬ್ಬರು ಹೆಣ್ಣುಮಕ್ಕಳೊಡನೆ ಬಡೋದೆಗೆ ಹೊರಟು ಹೋದಳು.

ಜಾಗಿರೆದಾರರ ವಾಡೆಗೆ ಈಗ ಬಾಪೂಸಾಹೇಬನೇ ಅಧಿಕಾರಿಯಾದ. ಪ್ರತಿಜಾಬಾಯಿಯ ತಮ್ಮನಾದ್ವರಿಂದ ಜಾಗಿರಿನ ಹಕ್ಕುಭಾಧ್ಯತೆಗಳೆಲ್ಲ ತನಗೆ ಮೀಸಲಾದವೆಂಬ ದರ್ಶನದಿಂದಲೇ ವರ್ತಿಸಿಸ್ತೋಡಗಿದ. ಬಾಪೂಸಾಹೇಬ ಬಾಲ್ಯದಿಂದಲೇ ತಂದೆಯನ್ನು ಕಳೆದುಕೊಂಡು ವಿಲಾಸಕ್ಕೆ ಅಂಟಿಕೊಂಡ ವ್ಯಕ್ತಿಯಾಗಿ ಬೆಳೆದುಬಂದಿದ್ದ. ಶ್ರೀಮಂತಿಕೆಯ ವಿಲಾಸದ ಮುಖವ್ಯೋ ಅವನಿಗೆ ಪರಿಚಿತವಾಗಿತ್ತು. ಜನ್ಮಜಾತವಾದ ಗೌರವ ಅವನಿಗಿರಲೀಲ್ಲ. ಈಗಂತೂ ಅಕ್ಕನ ಜಾಗಿರು ಅನಾಯಾಸವಾಗಿ ಅವನಿಗೆ ದೊರೆತಿತ್ತು. ಹಿರೇಮರದ ಪಡದಯ್ಯನವರು ಅವನಿಗೆ ಆಪ್ತಮಿತ್ರರಾದರು. ಗೌಡ-ಕುಲಕರ್ಣಿಯವರ ಮನೆತನದ ಹಿಂಡು ಅವನ ಅಧಿಕಾರವನ್ನು ಸ್ಥಿರಗೊಳಿಸುವುದರಲ್ಲಿ ನಿರತವಾಗಿತ್ತು.

ಬಾಪೂಸಾಹೇಬ ಜಾಗಿರೆದಾರನೆಂದು ಮಾತ್ರ ಉರಲ್ಲಿ ಗ್ರಾಹಕ್ಕಿಯಾಗಿ ದರ್ಬಾರುನಡೆ ಸಹ ತೀರ್ತಿದ. ವಾಡೆಯು ಕವುತ್ತ-ಕಟ್ಟೆ ತನಗೇನೂ ಸಂಬಂಧವಿಲ್ಲವೆನ್ನುವಂತೆ ಉರ ಕಾರಭಾರದಲ್ಲಿ ನಿರತನಾದ. ಒಕ್ಕಲುತನ ಯಾರದೋ ಪಾಲಾಯಿತು. ವಾಡೆಯ ಮೊದಲಿನ ವರ್ಚನೆ ಸ್ವಲ್ಪ ಇಳಿದುಹೋಯಿತು. ಸಿಕ್ಕವರೆಲ್ಲ ವಾಡೆಯ ಸದರಿನಲ್ಲಿ ಸೇರಿತೋಡಗಿದರು. ರಾಷ್ಟೋಜಿರಾಯನ ಕಾಲದಿಂದ ವಾಡೆಯ ಭೂಮಿ-ಸೀಮೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತ ಬಂದಿದ್ದ ಶಿಲ್ಪೀದಾರ ನಾನಾ ಅನಿವಾಯ ವ್ಯಕ್ತಿಯಾಗಿ ಪರಿಣಮಿಸಿದ. ವಾಡೆಯ ಆಂತರಿಕ ವ್ಯವಹಾರದ ಕೀಲಿಕ್ಕೆ ಅವನ ಕಡಿಗೇ ಇದ್ದಿತೆಂದು ಪರಿವಾರದಲ್ಲಿ ಅವನ ಮಹತ್ವ ಹೆಚ್ಚಿತು. ನಾನಾ ಅದರ ದುರುಪಯೋಗವನ್ನು ಮಾತ್ರ ಮಾಡಿಕೊಳ್ಳಲ್ಲ. ವಾಡೆಯ ಗೌರವವನ್ನು ಕಾಪಾಡುವ ಹೊಣೆ ತನ್ನದೆಂದೇ ತಿಳಿದುಕೊಂಡು ನಡೆಯಹತಿದ್ದ.

೨

ಬಾಪೂಸಾಹೇಬ ವಾಡೆಯಲ್ಲಿ ಇರಹತ್ತಿ ಎಂಟು ವರ್ಷಗಳಾದವು. ಹೊಸ ಮೊಸದಾಗಿ ಪಾದಳ್ಳಿಯವರು ಅವನನ್ನು ಅಪರಿಚಿತನಂತೆ ನೋಡಿದ್ದರೂ, ಆಮೇಲೆ

ಮಾತ್ರ ಅವನು ಪಾದಳಿಯವನೇ ಆದ. ಜಾಗೀರದಾರರಿಗೆ ಸಲ್ಲಬೇಕಾದ ಮಾನಮರ್ಯಾದೆಗಳೆಲ್ಲ ಅವನಿಗೆ ಸಲ್ಲತೊಡಗಿದವು. ಆದರೆ ಅವನ ಉತ್ತರ್ವಂಶಿಲ ನಡವಲಿಕೆಯಿಂದ ಜನರಿಗೆ ಅವನ ಬಗ್ಗೆ ಬೇಸರ ಹುಟ್ಟಿತು. ಅವನ ಮುಂದೆ ಆಡುವ ಧೈರ್ಯವಿರದಿದ್ದರೂ ಹಿಂದೆ ಆಡಿಕೊಳ್ಳಲು ಯಾರೂ ಹಿಂಜರಿಯಲ್ಲ.

ವಾಡೆಯ ಅಭಿಮಾನವನ್ನು ಕಾಪಾಡಲು ಜನ್ಮದಾರಭ್ಯ ತನ್ನ ಜೀವನವನ್ನು ಸರ್ವೇಸಿದ ಶೀಲೇದಾರ ನಾನಾನಿಗೂ ಬಾಪ್ತಿಕಾಹೇಬನ ನಡತೆಯ ಬಗ್ಗೆ ಆದರವಿರಲಿಲ್ಲ. ಬಾಪ್ತಿಕಾಹೇಬನ ಸಾಫ್ತನಗೌರವದ ಬಗ್ಗೆ ಸಂಪೂರ್ಣ ಅರಿವಿದ್ದರಿಂದಲೇ ಅವನು ಯಾವ ಅಭಿಪ್ರಾಯವನ್ನೂ ವ್ಯಕ್ತಮಾಡುವ ಗೋಚಿಗೆ ಹೋಗಲಿಲ್ಲ. ಅಗತ್ಯದ ಕೆಲಸವಿದ್ದಾಗ ಮಾತ್ರ ನಾನಾ ಬಾಪ್ತಿಕಾಹೇಬನನ್ನು ಕಂಡು ವಾತಾತಾಡುತ್ತಿದ್ದು. ಉಳಿದ ವೇಳೆಯಲ್ಲಿ ಆದಷ್ಟು ಗೌರವದ ಅಂತರವನ್ನಿಟ್ಟುಕೊಂಡೇ ನಡೆದಿದ್ದ ಹೆಂಡತಿ ಶೀರಕೊಂಡ ಮೇಲೆ ಈಗ ಅವನು ವಾಡೆಯಲ್ಲಿಯೇ ಬಂದು ಬೇರೆ ಇರಹತ್ತಿದೆ. ಆದರೂ ಕೂಡ ಬಾಪ್ತಿಕಾಹೇಬನೊಡನೆ ಅವನ ಸಂಬಂಧ ಮೊದಲಿನಂತೆಯೇ ಇತ್ತು. ಹೊಲು-ಮನೆಗಳ ಆಡಳಿತದಲ್ಲಿಯೇ ಅವನ ಹೊತ್ತೆಲ್ಲ ಕಳೆದು ಹೋಗುತ್ತಿತ್ತು. ಏನಾದರೂ ವೇಳೆ ಉಳಿದಿದ್ದರೆ ಉರ ಕಾರಭಾರ ಅವನ ಪಾಲಿಗಿದ್ದೇ ಇರುತ್ತಿತ್ತು. ಮೊದಲಿನಿಂದಲೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾನಾ ಗೌರವದ ಪಾಲಗಾರನಾಗಿದ್ದು. ಹೀಗಾಗಿ ಬಾಪ್ತಿಕಾಹೇಬನೊಡನೆ ಸಲಿಗೆಯನ್ನು ಬೆಳೆಸಿಕೊಳ್ಳಲು ಅವನಿಗೆ ಅವಕಾಶವೇ ಇರಲಿಲ್ಲ.

ಹೆಂಡತಿ ಶೀರಕೊಂಡನಂತರ ನಾನಾನಿಗೆ ಜೀವನೋತ್ಸಾಹವೇ ಶೀರಿದಂತೆ ಆಗಿತ್ತು. ನಡಿಗೆಯಲ್ಲಿ ಈಗ ಮೊದಲಿನ ಸೆದವು ಉಳಿದಿರಲಿಲ್ಲ ; ಹೊರಿಯಂಥ ಹದನಾದ ಸೋಣವುಳ್ಳ ಕಣ್ಣಿಗಳು ಈಗ ವಿಷಾದದ ಭಾಯೆಯಿಂದ ತುಂಬಿಕೊಂಡವು. ಬಿಲ್ಲಿನ ಸೇರಿದ ಹೆದೆಯಂತಿದ್ದ ದೇಹ ಈಗ ದುಃಖದ ಭಾರದಿಂದ ಸಡಿಲಿತು. ಜೀವನದಲ್ಲಿ ಆಸೆ ಹುಟ್ಟಸಲು ಆಧಾರವೆಂದರೆ ಅವನ ಮಗಳು ಜಿಮಣಾ ಒಬ್ಬಳೇ. ಜಿಮಣಾ ಸೀರೆ ಉಡತೊಡಗಿದಂದಿನಿಂದ ತಾಯಿಯ ರೂಪವನ್ನೇ ಅಜ್ಞಾಯಿದೆ ಅನುಸರಿಸಿದ್ದಳು. ತಂದೆಯ ಆರೋಗ್ಯವನ್ನೂ ತಾಯಿಯ ಸೌಂದರ್ಯವನ್ನೂ ಸಹಜವಾಗಿ ಪಡೆದ ಅವಳು ಪಾದಳಿಯ ಮುಡುಗಿಯರಲ್ಲೇ ಅತ್ಯಂತ ಚಲುವ ಎನಿಸಿಕೊಂಡಳು. ಅಂಥ ಬಡತನದಲ್ಲಿ ಪ್ರೀತಿಯಿಂದ ಸಾಕಿ ಬೆಳೆಸಿದ್ದರಿಂದ ಜಿಮಣಾಳ ರೂಪ ದಿನಕ್ಕೊನ್ನಿಂದ ರೀತಿಯಂತೆ ವರ್ಧಿಸುತ್ತಿತ್ತು. ಅವಳ ಸೌಂದರ್ಯದ ಈ ಬೆಳವಣಿಗೆ ನಾನಾನ ಮನಸ್ಸಿನಲ್ಲಿ ಜಿಂತೆಯನ್ನು

ಮಟ್ಟಿಗೆತು. ಎಲ್ಲಿಯಾದರೂ ವರ ನೋಡಿ ಅವಳ ಮದುವೆ ಮಾಡಿ ಕೃತಾರ್ಥನಾಗಬೇಕೆಂದು ನಾನಾ ಎಣಿಕೆ ಹಾಕಹತ್ತಿದೆ.

ಆದರೆ ಆ ಕೆಲಸ ಅಷ್ಟೇನೂ ಸುಲಭವಾಗಿರಲಿಲ್ಲ. ಮಗಳನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವುದಾದರೂ ಹೇಗೆ? ತಮ್ಮ ಲಕ್ಷ್ಯನ ಹೆಂಡತಿಯೂ ತೀರಿಕೊಂಡದ್ದರಿಂದ ಅವನ ಮನೆಯಲ್ಲಿ ಅವಳನ್ನು ಬಿಟ್ಟು ಹೋಗುವಂತಿರಲಿಲ್ಲ. ಸಹಜವಾಗಿ ಇದರ ಬಗ್ಗೆ ಒಮ್ಮೆ ಪ್ರತಳಾಬಾಯಿಯ ಎದುರಿಗೆ ಮಾತು ತೆಗೆದಾಗ ನಾನಾನ ಸಮಸ್ಯೆ ಬಿಟ್ಟಿತು. ಪ್ರತಳಾಬಾಯಿ ಚಿಮಣಾಳ ರಕ್ಷಕೆಯ ಭಾರವನ್ನು ಸಂತೋಷದಿಂದ ಹೊತ್ತಿಳು.

ಪ್ರತಳಾಬಾಯಿ ಚಿಮಣಾಳನ್ನು ತನ್ನ ಹೊಟ್ಟಿಯ ಮಗಳಂತೆಯೇ ನೋಡಿಕೊಂಡಿದ್ದಳು. ವಾಡೆಯಲ್ಲಿ ಇರಹತ್ತಿದಂದಿನಿಂದ ಒಬ್ಬಂಟಿಗಳಾದ ಇವಳಿಗೆ ಇನ್ನೊಂದು ಹೆಣ್ಣುಜೀವನದ ಸಹವಾಗಿ ಅಗತ್ಯವಾಗಿತ್ತು. ಅವರಿಷ್ಟರಲ್ಲಿಯೂ ಸಹಜವಾಗಿಯೇ ಅನ್ನೋನ್ಯ ಸ್ವೇಚ್ಚಾ ಬೆಳೆದು ಬಂದಿತ್ತು. ಚಿಮಣಾ ಪ್ರತಳಾಬಾಯಿಯ ಸೀರೆಯನ್ನುಟ್ಟಕೊಂಡು ತಿರುಗಾಡುತ್ತಿರುವಾಗ ಅವಳೂ ವಾಡೆಗೆ ಸಂಬಂಧವಿದ್ದವರಂತೆಯೇ ವರ್ತಿಸುತ್ತಿದ್ದಳು. ಚಿಮಣಾಳ ರೂಪದ ಹೊಗಳಿಕೆ ಪ್ರತಳಾಬಾಯಿಯ ದಿನದ ಮಾತಾಗಿತ್ತು.

ಜ್ಯೇಷ್ಠಮಾಸ ಬಂದಿತು. ಮಗಳಿಗೆ ವರ ನೋಡಲು ನಾನಾ ಹೊಲ್ಲಾಪುರಕ್ಕೆ ಹೋಗಬೇಕಾಯಿತು. ನಾನಾನ ಹೆಂಡತಿ ರುಕ್ಮಾ ಹೊಲ್ಲಾಪುರದವಳೇ. ಹೆಂಡತಿ ಸತ್ತ ಮೇಲೆ ಅವನು ಆ ಉರಿಗೆ ಹೋಗಿರಲೇ ಇಲ್ಲ. ಗತಕಾಲದ ಸ್ತ್ರೀಯೆ ಅವನಿಗೆ ಬೇಡವಾಗಿತ್ತು. ಆದರೆ ಈಗ ವರನ ಶೋದಾರ್ಥವಾಗಿ ಹೋಗಲೇಬೇಕಾಗಿ ಬಂದಿದ್ದರಿಂದ, ಪ್ರತಳಾಬಾಯಿಗೆ ಚಿಮಣಾಳ ಮೇಲೆ ಒಂದು ಕಣ್ಣಿಡಲು ಹೇಳಿ, ಬಾಪೂಸಾಹೇಬನಿಗೂ ಒಂದು ಮಾತು ತಿಳಿಸಿ ನಾನಾ ಉರು ಬಿಟ್ಟು.

ನಾನಾ ಉರಲ್ಲಿದ್ದಾಗ ಬಾಪೂಸಾಹೇಬ ಎರಡು ಹೊತ್ತು ಉಟಕ್ಕೆ ಮಾತ್ರ ಅಡಿಗೆಮನೆಗೆ ಹೋಗುತ್ತಿದ್ದು. ಉಳಿದ ವೇಳೆಯಲ್ಲಿ ವಾಡೆಯ ಸದರಿನಲ್ಲಿ ಕುಳಿತು ಹಿಂಡು ಜನರೊಡನೆ ಹರಣೆ ಕೊಜ್ಜುವದೇ ಅವನಿಗೆ ಕೆಲಸವಾಗಿತ್ತು. ಇಲ್ಲದಿದ್ದರೆ ಮತದಲ್ಲಿ ಪಡದಪ್ಪನವರ ಸಾನ್ನಿಧ್ಯದಲ್ಲಿ ವೇಳೆ ಹೋಗುತ್ತಿತ್ತು. ಆದರೆ ನಾನಾ ಉರಿಗೆ ಹೋದ ಮೇಲೆ ವಾಡೆಯ ಒಳ ಆಡಳಿತದಲ್ಲಿ ಲಕ್ಷ್ಯವಹಿಸುವದು ಅನಿವಾರ್ಯವಾಗಿತ್ತು.

ಕಾರಮಣಿಮೆಯ ಮುನ್ನಾದಿನ; ಹೊನ್ನಗ್ರಿಯಾದ್ದರಿಂದ ವಾಡೆಯ ಎತ್ತುಗಳಿಗೆಲ್ಲ ಒಳ್ಳಣಿ, ಹಾಗೂ ಹೋಳತ್ತಿರು ಗೊರಟ ಹಾಕಿಸಿ ನದಿಗೆ ಈಸಲು

ಕಳಿಸಬೇಕಾಗಿತ್ತು. ಭಾಪೂಸಾಹೇಬ ಧಾರ್ಬಯಲ್ಲಿಯೇ ನಿಂತು ಆ ಕೆಲಸ ಮಾಡಿಸಬೇಕಾಯಿತು. ನಡುವೆ ಒಳ್ಳೆಸ್ತೇ ತೀರಿದ್ದರಿಂದ ಭಾಪೂಸಾಹೇಬ ಎಣ್ಣೆಯನ್ನು ತಂದುಕೊಡಲು ಕೋಗಿದ. ಒಳಗೆ ಅಡಿಗಿಸುವೆಯಲ್ಲಿ ಕೆಲಸಮಾಡುತ್ತಿದ್ದ ಜಿಮಣಾ ಈ ಕೂಗು ಕೇಳಿ, ಅವರಸರದಿಂದ ಎಣ್ಣೆಯ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಳು. ಅದೇ ಎರೆದುಕೊಂಡಿದ್ದರಿಂದ ಮಿಂಚುವ ಹೊದಲು ಬೆನ್ನಮೇಲೆಲ್ಲ ಹರಡಿದ್ದವು. ಹಣೆ, ಗದ್ದ, ಮೂಗು ಎಲ್ಲ ದಂತದಲ್ಲಿ ಕೊರೆದಿಟ್ಟಿತೆ ಹೊಳೆಯುತ್ತಿದ್ದವು. ಹೊಗೆಯಿಂದಲೇ ಎರೆದುಕೊಂಡಿದ್ದರಿಂದಲೇ ಕಣ್ಣ ಸ್ಪೃಪ ಕೆಂಪಾಗಿದ್ದವು. ಪ್ರತಿಳಾಬಾಯಿಯ ಪತ್ತೆಲವನ್ನೇ ಉಟ್ಟುಕೊಂಡು ಬಂದ ಜಿಮಣಾ ಸುಂದರಿಯಾಗಿಯೇ ಕಂಡಳು. ಅವಳ ಕೈಯಿಂದ ಎಣ್ಣೆಯ ಪಾತ್ರೆಯನ್ನು ತೆಗೆದುಕೊಳ್ಳುವಾಗ ಭಾಪೂಸಾಹೇಬನ ಕಣ್ಣ ಸಹಜವಾಗಿಯೇ ಅವಳ ಕಡೆಗೆ ತಿರುಗಿದವು.

ಭಾಪೂಸಾಹೇಬ ಈ ಹೊದಲು ಜಿಮಣಾಳನ್ನು ಅದೆಷ್ಟೂ ಸಾರೆ ನೋಡಿರಬೇಕು. ಆದರೆ ತನ್ನ ಸ್ಥಾನಗೌರವದ ಮೂಲಕವೋ ಅಥವಾ ನಾನಾನ ಮಗಳಿಂದೋ ಅವನು ವಿಶೇಷ ಲಕ್ಷ್ಯವಿತ್ತಿರಲಿಲ್ಲ. ಸಾಮಾನ್ಯವಾಗಿ ಅವನ ಕಣ್ಣಿಗೆ ಅವಳು ಹೆಚ್ಚಿಯ ಹುಡುಗಿಯಾಗಿಯೇ ಕಂಡಿದ್ದಳು, ಆದರೆ ಇಂದು ಅವಳ ರೂಪ ಭಾಪೂಸಾಹೇಬನ ಕಣ್ಣ ತೆರೆಸಿತು. ಮನಸ್ಸಿನೊಳಗಿನ ಗುಪ್ತವಾದ ಆಸೆಯೋಂದು ಜಿಮಣಾಳ ಚಲುವಿಗೆ ವಿಶೇಷ ಕಾಂತಿಯನ್ನು ಆ ಕ್ಷಣಿದಲ್ಲಿ ಕೊಟ್ಟಿತು.

ಆಳು ಎಣ್ಣೆಯ ಪಾತ್ರೆಯನ್ನು ತಿರುಗಿ ತಂದುಕೊಡುವ ತನಕ ಜಿಮಣಾ ಅಲ್ಲಿಯೇ ನಿಲ್ಲಬೇಕಾಯಿತು. ಏನು ಮಾಡಬೇಕೆಂಬುದು ತಿಳಿಯದೆ ಅಲ್ಲಿಯೇ ಬಿದ್ದಿದ್ದ ರವದಿಯೋಂದನ್ನು ಭಾಯಲ್ಲಿ ಕಡಿಯುತ್ತ ನಿಂತುಬಿಟ್ಟಳು. ಹೊಟ್ಟಿನ ಜೀಲವೋಂದರ ಮೇಲೆ ಕುಳಿತು ಭಾಪೂಸಾಹೇಬ ಅವಳನ್ನೇ ಎವೆಯಿಕ್ಕುದಂತೆ ನೋಡ ಹತ್ತಿದ. ಯಾವುದೋ ಕೆಲಸಕ್ಕಾಗಿ ಧಾರ್ಬಗೆ ಬಂದ ಪ್ರತಿಳಾಬಾಯಿಯ ಕಣ್ಣಿಗೆ ಈ ನೋಟ ಬಿತ್ತು. ತಮ್ಮನ ಸ್ಥಭಾವವನ್ನು ಸಂಪೂರ್ಣವಾಗಿ ಅರಿತ ಅವಳಿಗೆ ಪರಿಸ್ಥಿತಿಯ ಅರಿವಾಯಿತು. ಜಿಮಣಾಳಿಗೆ ಏನೋ ಕೆಲಸ ಹೇಳಿ ಒಳಗೆ ಕಳಿಸಿದಳು. ಆಮೇಲೆ ತಮ್ಮನ ಕಡೆಗೆ ತಿರುಗಿ, “ಯಾಕೋ ಇಂದ ಮನಿ ಬಿಟ್ಟ ಹೊರಗ ಹೋಗಲಿಲ್ಲ ಭಾಪೂ?” ಎಂದು ವ್ಯಂಗ್ಯವಾಗಿಯೇ ಕೇಳಿದಳು. ಭಾಪೂಸಾಹೇಬ ಒಮ್ಮೆಲ್ಲ ಉತ್ತರವೇಯುವ ಸ್ಥಿತಿಯಲ್ಲಿರಲಿಲ್ಲ, “ಆ, ಏನಂದಿ ಅಕ್ಕಾ?” ಎಂದು ಅವಳನ್ನೇ ತಿರುಗಿ ಕೇಳಿದ.

“ಮನಸು ಎಲ್ಲೆ ಹೋಗೇತಿ? ಕೇಳಿದ್ದರ ಕಡೆ ವಿಬರು ಇದ್ದಾಂಗಿಲ್ಲ” ಎಂದು ಮತ್ತೊಂದು ಬಾಣ ಬಿಟ್ಟು ಪುತ್ತಳಾಬಾಯಿ ಒಳಗೆ ಹೋಗಬೇಕೆಂದಿದ್ದವರು ಭಾಪ್ಯು ಸಾಹೇಬನ ಮಾತನ್ನ ಕೇಳಿ ತಡೆಯಬೇಕಾಯಿತು. ಭಾಪ್ಯಾಸಾಹೇಬ ಮೆಲ್ಲನೆ ಮಾತು ತೆಗೆದ, “ನಾನಾಮಾಮಾಗ ತಲಿ ಇಲ್ಲ ನೋಡ ಅಕ್ಕು ಎಂಥಾ ಮುತ್ತಿನಂಥಾ ಮುಡುಗಿನ್ನ ಆ ಹೊಲ್ಲಾಪುರದ ಸ್ವಾರ್ಗ ಹೊಡಬೇಕೂಂತ ಹೋಗ್ಯಾನ. ಅದನ್ನ ವಿಚಾರ ಮಾಡಿದ್ದೆ ಅಕ್ಕು” ಎಂದು ನಾಚಿಕೆಯಿಲ್ಲದೆ ತನ್ನ ವರ್ತನೆಯನ್ನ ಸಮರ್ಥಿಸಿಕೊಂಡ. ಪುತ್ತಳಾಬಾಯಿಗೆ ಇದು ಸರಿ ಬರಲಿಲ್ಲ. ಈಗ ತಮ್ಮನಿಗೆ ಎಚ್ಚರಿಕೆ ಹೊಡಲು ಒಂದು ನೆನಪೂ ಸಿಕ್ಕಂತಾಗಿತ್ತು. ಯಾಕೋ ಚಿಮಣಾಳ ಭವಿತವ್ಯದ ಬಗ್ಗೆ ಅವಳಿಗೆ ಎಲ್ಲಿಲ್ಲದ ಹೆಡರಿಕೆ ಉಂಟಾಗಿತ್ತು. “ಭಾಪ್ಯಂ, ಹಾಗೆಲ್ಲಾ ಬೆಳದ ಹೆಣ್ಣುಕ್ಕಳ ಸಂಬಂಧೀ ಮಾತಾಡೂದು ನಡತಿ ಅಲ್ಲ. ಚಿಮಣಾ ನನ್ನ ಮಗಳಿದ್ದಾಗಿ, ಹಾಗೆಲ್ಲ ಹುಬ್ಬುಚ್ಚಾರ ಮಾತಾಡಿದರ ನನಗೆ ಸರಿ ಬರಾಕೆಲ್ಲ” ಎಂದು ನಿಷ್ಪರ್ವವಾಗಿಯೇ ನುಡಿದು ಒಳಗೆ ನಡೆದಳು.

ಭಾಪ್ಯಾಸಾಹೇಬನಿಗೆ ಈ ಮಾತು ಕೇಳಿ ಮರ್ಮಾಫ್ಫಾತವಾದಂತಾಯಿತು. ಅದರೂ ಸೋಲನ್ಮೋಟ್ಟಿಕೊಳ್ಳಲು ಅವನಿಗೆ ಮನಸ್ಸಾಗಲಿಲ್ಲ. “ಲಗ್ಗು ಆಗೂ ಮುಡುಗಿ. ಒಳ್ಳೆದಾಗಲಿ ಅಂತ ಹೇಳಿದೆ. ನಾಯೇನಂತಾ ಆಡಬಾರದ್ದನ್ನು ಆಡಿದ್ದಿ?” ಎಂದು ತನಗೆ ತಾನೇ ಒಟಗುಟಿದ. ಅದರೆ ಅದನ್ನು ಕೇಳಲು ಪುತ್ತಳಾಬಾಯಿ ಅಲ್ಲಿರಲಿಲ್ಲ. ಭಾಪ್ಯಾಸಾಹೇಬನಿಗೆ ಮತ್ತೆ ಚಿಮಣಾಳ ಬಗ್ಗೆ ಗುಂಗು ಹಿಡಿಯಿತು. ಅಕ್ಕನ ವಿರೋಧದಿಂದಲ್ಲೋ ಏನೋ ಅದು ಇನ್ನೂ ತೀಕ್ಕುವಾಗಿತ್ತು. ಅದರೆ ಪುತ್ತಳಾಬಾಯಿಯ ರಕ್ಷಣೆಯಲ್ಲಿದ್ದ ಚಿಮಣಾಳ ರೂಪ ಹಾವಿನ ಹೆಚೆಯಲ್ಲಿನ ರತ್ನದಂತೆ ಅಪ್ರಾಪ್ಯವಾಗಿತ್ತು. ಉಳಿದ ವಿಷಯಗಳಲ್ಲಿಲ್ಲ ಕೃಲಾಗದವನಾಗಿದ್ದರೂ, ಹೆಚ್ಚಿನ ಬೆಚೆಯಲ್ಲಿ ಮಾತ್ರ ಭಾಪ್ಯಾಸಾಹೇಬ ನಿಷ್ಣಾತನಾಗಿದ್ದ. ಈಗಿನ ಸೋಲು ಅವನ ಸಾಹಸವನ್ನೇ ಕರೆಳಿಸಿತು. ಸ್ವಸ್ಥವಾಗಿ ಶಾಡಲು ಮನಸ್ಸೊಪ್ಪಲಿಲ್ಲ. ಅಕ್ಕನನ್ನುಂತೂ ಈ ವಿಷಯದಲ್ಲಿ ಮಾತನಾಡಿಸುವ ಹಾಗೆ ಇರಲಿಲ್ಲ. ತನ್ನ ಆಸೆ ಪೂರ್ವಿಯಾಗಲು ದಾರಿ ಏನೆಂದು ಅವನ ಮನಸ್ಸು ಒಂದೇ ಸವನೆ ಕುದಿಯಿತು. ಹಿರೇವುತದ ಪಡದರ್ಯನವರ ಸಹಾಯ ದೊರೆತರೆ ಕಾರ್ಯ ಸುಲಭವಾಗಬಹುದೆಂಬ ವಿಚಾರ ಸುಳಿಯಲು ಉತ್ತೇಜಿತವಾಗಿ ಮತಕ್ಕೆ ನಡೆದ.

ಭಾಪ್ಯಾಸಾಹೇಬನ ಮೃದುವಾದ ಮಾತುಗಾರಿಕೆ, ಆಗಿನ ಅವನ ಕಣ್ಣಲ್ಲಿಯ ಆಮಂತ್ರಣವೀಯುವ ಸೋಟ ಇವೆಲ್ಲವುಗಳಿಂದ ಚಿಮಣಾ ನಾಚಿ ತಲೆ ಬಾಗಿಸಿದ್ದಳು. ಅದ್ವಷ್ಟವಾದ ಆಸೆಯ ಬೆಳಕು ಅವಳ ಕಣ್ಣಲ್ಲಿ ಮೂಡಿ ಮಿಂಚಿತ್ತು,

ಪುತ್ರಾಭಾಯಿ ಒಮ್ಮೊಮ್ಮೆ ಜಿಮ್ಮಾಳ ರೂಪವನ್ನು ಮೆಚ್ಚುತ್ತ “ಈ ವಾರೇದ ಯಜಮಾನತಿ ಆಗಾಕ ಲಾಗಯಬಿ ಇದ್ದೀ ನೋಡು” ಎಂದು ಹೇಳಿದ ಮಾತಿಗೆ, ಈ ಆಸೆ ಜೀವವಿಶ್ಲಿತ್ತು. ಅಸ್ವಷ್ಟವಾಗಿದ್ದರೂ ಅಪೂರ್ವವಾದ ಅನುಭವವೇಂದು ಅವಳ ಹೃದಯದಲ್ಲಿ ತೆರೆಯಬ್ಬಿಸಿತು.

ವಾರೆಯ ಬಲಬದಿಗೆ ಹೊಂದಿಯೇ ಪಡದಯ್ಯನವರ ಮರಿತ್ತು. ಪುರಾತನವಾದ ಈ ಮರದ ಕಟ್ಟಡ ಪಾದಳ್ಳಿಯ ಯೋಗ್ಯತೆಯನ್ನು ಏಿರಿ ಭವ್ಯವಾಗಿತ್ತು. ಮಹಾದ್ವಾರವನ್ನು ದಾಟಿದೊಡನೆಯೇ ವಿಶಾಲವಾದ ಅಂಗಳ, ಎದುರಿಗೆ ಅಳ್ಳಕ ಕರಿಯ ಕಲ್ಲಿನಿಂದ ಕಟ್ಟಿದ ಕಂಬಗಳುಳ್ಳ ರಂಗಮಂಟಪ; ಎರಡೂ ಬದಿಗೆ ಭಕ್ತರಿಗೆ ಇರಲು ವಸತಿಗಳು; ರಂಗಮಂಟಪದ ಹಿಂದೆ ಅಡಿಗೆಮನೆ ಹಾಗೂ ಸ್ವಾಮಿಗಳ ಧಾರ್ಮಾನಮಂದಿರ ಇವನ್ನೆಲ್ಲ ನೋಡಬಹುದಾಗಿತ್ತು. ಬಾಪ್ರಾಸಾಹೇಬ ಮತ್ತೆ ಹೋದಾಗ ಪಡದಯ್ಯನವರು ಒಳಗಿನ ಕೋಣೆಯಲ್ಲಿಯೇ ಮಧ್ಯಾಹ್ನದ ಬೇಸರದಿಂದ ಅಡ್ಡಾಗಿದ್ದರು. ಕೇವೆ ಬಣ್ಣದ ಕವನಿ ಧರಿಸಿದ ಮುಡುಗನೊಬ್ಬ ಅವರ ಪಾದಸೇವೆಯಲ್ಲಿ ನಿರತನಾಗಿದ್ದ. ಬಾಪ್ರಾಸಾಹೇಬನನ್ನು ನೋಡಿದೊಡನೆ ಪಡದಯ್ಯನವರು ಜೋರಾಗಿ ನಸುತ್ತ, “ಇಹೋ ಜಾಗಿರದಾರರ ಸವಾರಿ ದಾರಿ ತಪ್ಪಿ ಬಂದ್ಯೆತಲ್ಲ” ಎಂದು ನಗೆಯಾಡಿದರು. ಬಾಪ್ರಾಸಾಹೇಬ ಏನೋ ಪೇಚಿನಲ್ಲಿ ಸಿಕ್ಕವರಂತೆ ಮುಖಿ ಮಾಡುತ್ತ “ಹೌದು ಬುದ್ದಿ, ದಾರಿ ಕೇಳಲಿಕ್ಕೇ ನಿಮ್ಮ ಹತ್ತರ ಬಂದದ್ದು” ಎಂದು ಉತ್ತರವಿತ್ತು, ಶಾಕಿಸುತ್ತ ಕಾಲೊತ್ತುತ್ತ ಕುಳಿತ ಮುಡುಗನತ್ತ ದೃಷ್ಟಿ ಬೀರಿದ. ಪಡದಯ್ಯನವರು ಅದರಧರವನ್ನು ಗ್ರಹಿಸಿಕೊಂಡು “ಲೇ ಗುರುಪಾದಾ, ಆ ಗಾಂಜಿಬಡಕ ಕಂಚಗ ನಾ ಒಂದು ಕೆಲಸ ಹೇಳಿದ್ದೆ. ಮಾಡ್ಯಾನ ಏನ ಕೇಳಿ ಬಾರಲೇ” ಎಂದು ಆಚ್ಚಾಪ್ಪಿಸಿದರು. ಗುರುಪಾದನೂ ಅಷ್ಟೇ ಸಾಕೆಂದು ಹೊರಗೋಡಿದೆ.

ಬಹಳ ಹೊತ್ತು ಇಬ್ಬರಲ್ಲಿಯೂ ವಿಚಾರವಿನಿಮಯ ನಡೆಯಬೇಕು, ಪಡದಯ್ಯನವರ ಅಂತರಂಗದ ಕೋಣೆಯಿಂದ ಹೊರಗೆ ಬಂದಾಗ ಬಾಪ್ರಾಸಾಹೇಬನ ಮುಖಿ ಅರಳಿತ್ತು. “ಸ್ವಾಮೀರ, ನಿಮ್ಮ ಶಾಣೇತನಕ್ಕೆ ಬೇಲಿನ ಇಲ್ಲ ನೋಡಿ, ನಾನೂ ಮೂರು ತಾಸು ತಲೆ ಕೆಡಿಸಿಕೊಂಡೆ. ಅದರ ಇಷ್ಟ ಹಗರಾಗಿ ಕೆಲಸಾ ಮಾಡಿಕೊಳ್ಳೋ ಹಂಚಿಗಿ ಹೊಳಿದಿದ್ದಿಲ್ಲ” ಎಂದು ಹೊಗಳಿ ಪಡದಯ್ಯನವರಿಗೆ ಧನ್ಯವಾದಗಳನ್ನುಷ್ಟಿಸಿದ.

ಪಡದಯ್ಯನವರು ಅವನ ಸಮೀಪಕ್ಕೆ ಬಂದು, “ಜಾಗಿರದಾರಸಾಹೇಬ,

ವಿಷಯ ನಾಜೂಕ ಏತಿ, ಒಂದು ಮಾತ ಹೇಳಿರತೀನಿ, ಆ ದಾದಾಗ ಈ ಸುದ್ದಿ ತಿಳಿದರ ಒಂದು ಹೋಗಿ ಒಂದಾದೀತು. ನೀವು ನನ್ನ ಮ್ಯಾಗ ವಿಶ್ವಾಸ ಇಡರಿ. ನಮ್ಮ ದಾನಿ ನಿಮ್ಮನ್ನು ನಾಳಿ ಕರ್ತೃತ ಬಂದ ಕೂಡಲೇ ನೀವು ಮತಕ್ಕೆ ಬರ್ತಿ. ಕಾರಹುಣ್ಣಿಮಿ ವಾಡೆದ ಎತ್ತಿನ ಮೆರವಣಿಗಿ ನೋಡಾಕ ಉಂಟಾರ ಜನಾ ಎಲ್ಲ ಅಗಸಿ ಮುಂದ ನೆರದಿರತಾರ. ಆಗ ನಮ್ಮ ದಾನಿ ಚಿಮಣಾನ್ನು ಮತಕ್ಕೆ ಕರಕೊಂಡ ಬರತಾಳ. ನೀವು ಎತ್ತಿನ ಮೆರವಣಿಗಿ ಮುಗಸೂತನಾ, ಆಕಿ ಚಿಮಣಾನ ಮನಸ್ಸು ಒಲಿಸಿರತಾಳ. ಆಕಿ ಒಂದು ನಿಮ್ಮನ್ನು ಕರದಾಗ ನೀವು ಬಿಟ್ಟ ಕೆಲಸಾ ಬಿಟ್ಟ ಬರಬೇಕು ಆತು” ಎಂದು ಉಪಾಯ ಹೇಳಿ ಬೀಳೆಗ್ಗೆಟ್ಟರು.

ಮರುದಿನ ಮಧ್ಯಾಹ್ನಕ್ಕೆ ಕಾರಹುಣ್ಣಿಮೆಯ ವೈಭವದಲ್ಲಿ ಉರಿಗೂರೇ ದಂಗಾಗಿತ್ತು. ವಾಡೆಯ ಎತ್ತುಗಳ ಮೆರವಣಿಗೆ ಅಗಸೆಯ ಮುಂದ ಬಂದಾಗ ಆಗಲೇ ಏರಡು ಗಂಟೆಯಾಗಿತ್ತು. ಉರಿಗೂರೇ ನೆರೆದು ಮೆರವಣಿಗೆಯ ಉತ್ಸಾಹದಲ್ಲಿ ಮುಖಗಿಹೋಗಿತ್ತು. ಜಾಗೀರದಾರರ ಎತ್ತುಗಳ ಹಿಂದಿನಿಂದಲೇ ಗೌಡರ ಎತ್ತುಗಳ ಮೆರವಣಿಗೆ ಅದಕ್ಕೂ ಹೆಚ್ಚಿನ ಸಡಗರದಿಂದ ನಡೆದಿತ್ತು. ಹಾಗೆಯೇ ಒಂದರ ಹಿಂದೊಂದು ಮೆರವಣಿಗೆ ಸಂಜೆಯವರೆಗೆ ಅಗಸೆಗೆ ಬರುವದು ವಾಡಿಕೆಯಾಗಿತ್ತು. ಮಧ್ಯಾಹ್ನವೇ ಒಂದು ಕುಳಿತ ಹೆಣ್ಣುಮಕ್ಕಳೆಲ್ಲ, ದೀಪ ಹಚ್ಚುವ ಹೊತ್ತಿಗೆ ಕರಿಹರಿಯುವದನ್ನು ನೋಡಿಕೊಂಡು ಹೋಗಬೇಕು. ಯಾರಿಗೂ ಮನೆಯ ಚಿಂತೆಯಾಗಲಿ, ಕೆಲಸದ ಚಿಂತೆಯಾಗಲಿ ಇರುತ್ತಿರಲ್ಲಿ. ಹೀಗಿರುವಾಗ ಚಿಮಣಾ ದಾನವ್ಯಾಸೋಡನೆ ಮೆರವಣಿಗೆ ನೋಡಲು ಹೋಗುತ್ತೇನೆಂದಾಗ ಪ್ರತಿಳಾಬಾಯಿ ಬೇಡವನ್ನೆಲ್ಲ. ಇನ್ನೂ ಸ್ಥಾವರು, ಮೆರವಣಿಗೆ ನೋಡುವ ಕೌಶಿಕವಿದ್ದಾಗ ಬೇಡವೆಂದು ಹೇಗೆ ಹೇಳುವದು? ಆಗಲೆಂದು ಕಳಿಸಿಕೊಟ್ಟಳು, ದಾನವ್ಯಾಸ ಚಿಮಣಾಳೋಡನೆ ಹೊರಬಿದ್ದವರು ನೇರವಾಗಿ ಅಗಸೆಗೆ ಹೋಗಲಿಲ್ಲ. “ಮತಕ್ಕ ಹೋಗಿ ಮುಂದ ಹೋದರಾತು ಬಾ” ಎಂದು ಏನೇನೋ ಹೇಳಿದಾಗ ಚಿಮಣಾ ವಿಧಿಯಲ್ಲದೆ ಅವಳನ್ನು ಹಿಂಬಾಲಿಸಬೇಕಾಯಿತು.

ದಾನವ್ಯಾಸ ಮಾತಾಡುವದರಲ್ಲಿ ಎಲ್ಲಿಲ್ಲದ ಸವಿಗಾತ್ರ, ಮತದಲ್ಲಿ ಚಿಮಣಾಳೋಬ್ಬಿಳಿನ್ನೇ ಕೊಡಿಸಿಕೊಂಡು ಸವಿಮಾತುಗಳಿಂದ ಬಾಪುಂಸಾಹೇಬನ ಮನದಾಶಯವನ್ನು ಅವಳಿಗೆ ಹೇಳಿ ಮರುಳುಗೊಳಿಸಿದಳು. ಬಾಪುಂಸಾಹೇಬನ ರೂಪ ಸಂಪತ್ತು, ಅಧಿಕಾರ, ಇವನ್ನೆಲ್ಲ ಬಣಿ ತುಂಬಿ ಬಣ್ಣಿಸಿದಳು. ಮುಡುಗಿಯ ಕಣ್ಣಿಗೆ ಕನಸಿನ ಮರುಳು ಮಾಟ ಹಾಕಿತು. ಏನೂ ಮಾತಾಡದೆ ತೆರೆದ ಕಣ್ಣಿಗಳಿಂದ ಎಲ್ಲಿಯೋ ನೋಡುತ್ತ ದಾನವ್ಯಾಸ ಮಾತುಗಳನ್ನು ಕೇಳುವದರಲ್ಲಿ ಲೀನಳಾಗಿದ್ದಳು.

ಅವಳ ಕಣ್ಣೆದುರಿಗೆ ಭವಿಷ್ಯದ ಮೋಹಕ ಚಿತ್ರಮಾಲೆ ದಾನವ್ವನ ಮಾತುಗಳಿಂದ ಜೀವ ಪಡೆದು ವರ್ತಿಸುತ್ತಿತ್ತು. ಬಾಪ್ರಾಸಾಹೇಬ ಕೈಹಿಡಿದರೆ ಪಾದಳ್ಯಾಯಲ್ಲಿಯೇ ಚಿಮಣಾಳ ಸ್ಥಿತಿ ಎಷ್ಟು ಉನ್ನತವಾದೀತೆಂಬುದರ ಚಿತ್ರವನ್ನು ದಾನವ್ವ ಕಣ್ಣೆದುರು ಹಿಡಿದಾಗ ಚಿಮಣಾ ನಾಟಕತ್ತಲೇ “ನಾ ಎಲ್ಲೆ, ಅವರೆಲ್ಲೆ” ಎಂದು ಮನಸ್ಸಿನಲ್ಲಿ ಆಸೆ ತುಂಬಿಕೊಂಡು ನುಡಿದಳು.

“ನೀ ಹೂಂ ಅನ್ನು ನಿಮ್ಮ ಅಪ್ಪ ಬಂದ ವಾರದಾಗ ಮದುವೆ ಆಗದಿದ್ದರ ನನ್ನ ಹೆಸರ ಕರೀಬ್ಯಾಡ. ಅದರ ಹೋರೀ ಎಲ್ಲಾ ಸ್ವಾಮೀರ್ದು ಶೂದ್ಧಿ. ಬಾಪ್ರಾಸಾಹೇಬ ಕೈಹಿಡಿದರ ಉರ ಮಂದೆಲ್ಲ ನಿನ್ನ ಕಾಲಿಗೆ ಬೀಳತಾರು” ದಾನವ್ವ ಬೇಟೆಯನ್ನು ಸೆರೆಹಿಡಿದಳು.

“ವಿರೇವಂದ್ರೂ ಅವರು ನನ್ನ ಲಗ್ಗು ಆಗತಾರೊ?” ಚಿಮಣಾ ಆತ್ಮಭಾಗಿ, ಮಂತ್ರಮುಗ್ಧಾದವಳಂತೆಯೇ ಕೇಳಿದಳು.

“ಹುಚ್ಚಿ, ನೀ ಹೂಂ ಅಂದರ ಇಂದಪುರದ ಸರದಾರ ಬಂದ ನಿನ್ನ ಲಗ್ಗು ಆದಾನು. ಗೊಂಬೀ ಅಂತಾ ಮಂಡಿಯನ್ನ ಯಾರು ಬಿಟ್ಟಾರು? ಸ್ವತಃ ಬಾಪ್ರಾಸಾಬರು ಬಂದು ಸ್ವಾಮೀರ ಪಾದಾ ಮುಟ್ಟಿ, ಲಗ್ಗುಕ್ಕೆ ನಿನ್ನ ಒಪ್ಪುಸೂ ಹಾಗಾ ಮಾಡಿ, ಅಂತ ಹೇಳಿ ಕೊಂಡಾರು. ಸ್ವಾಮೀರ ಹೇಳಿದ ಮಾತು ಯಾರ ಅಡ್ಡಬಂದರೂ ಮೀರಾಕ್ಕಳು, ಅಂತ ಆಣೀ ಮಾಡ್ಡಾರು. ಬೇಕಾರ ಸ್ವಾಮೀರ ಬಾಯಿಂದನ ಈ ಮಾತ ಕೇಳಿಯಂತ ನಡೀ ಒಳ್ಳಾಕ್” ಎಂದು ಕೈಹಿಡಿದು ಎಬ್ಬಿಸಿದಳು.

ಯಂತ್ರದಂತೆ ಚಿಮಣಾ ದಾನವ್ವನನ್ನು ಅನುಸರಿಸಿದಳು. ಮತದ ಅಂತರಂಗದ ಕೋಣೆಯಲ್ಲಿ ಕಾಲಿಟ್ಟಳು. ಕೇವೆಯ ವಸ್ತುದ ಮೇಲೆ ವ್ಯಾಘಾತಿಯಾಗಿದ್ದರು. ಚಿಮಣಾಳನ್ನು ಕಂಡೊಡನೆಯೇ ಮೇಲೆದ್ದು ಆಶೀರ್ವಾದ ನೀಡುವ ಮುನಿಯಂತೆ ನಾಟಕೀಯವಾಗಿ “ಬಾ ಮಗಳ ಬಾ ದೊಡ್ಡವರ ಕೈಹಿಡಿದು ನಿನ್ನ ದೈವ ತೆರಿಲೆ” ಎಂದು ಆಶೀರ್ವಾದಿಸಿದರು.

“ದಾನಿ, ನೀ ವಾಡೆಕ್ಕ ಹೋಗಿ ಬಾಪ್ರಾಸಾಬೇಬಿರಿಗೆ ಬಾ ಅಂತ ಹೇಳಿ ಬಾ. ಚಿಮಣಾ, ನೀ ಅವರು ಬರೋಮಟ ಇಲ್ಲೇ ಕುಂತಿರು” ಎಂದು ಹೇಳಿ ಪಡದಯ್ಯನವರು ವಿಚಿತ್ರ ನಗೆ ನಕ್ಕರು.

ದಾನವ್ವ ಹೋರಣ ಹೋದಳು; ಸ್ವಾಮಿಗಳು ವಿಚಾರಮಗ್ನಾದವರಂತೆ, ಗದ್ದತ್ತಿಕ್ಕತ್ತ ಕುಳಿತರು. ಏನೂ ಅರಿಯದವಳಾಗಿ ಚಿಮಣಾ ಪಡದಯ್ಯನವರ

ಬಲಗಿವಿಯಲ್ಲಿದ್ದ, ಬಂಗಾರದಲ್ಲಿ ಕಟ್ಟಿರ ದೊಡ್ಡ ರುದ್ರಾಕ್ಷಯನ್ನೇ ನೋಡುತ್ತಿದ್ದಳು.

* * * *

ಅಂದು ರಾತ್ರಿ ವಾಡೆಯಲ್ಲಿ ಪ್ರತಿಳಾಬಾಯಿ ತನ್ನ ಕೋಣೆಯಲ್ಲಿ ಕಡಿಕಾರುವ ಕಣ್ಣಗಳಿಂದ, ಬಾಪೂಸಾಹೇಬನೆಡುರಿಗೆ ಸಿಟ್ಟಿನಿಂದ ಮಾತಾಡುತ್ತಿದ್ದಳು. ಒಂದು ಮೂಲೆಯಲ್ಲಿ ಚಿಮಣಾ ಅಳುತ್ತ ಕುಳಿತ್ತಿದ್ದಳು. ಅಂದು ಚಿಮಣಾನ ಮೇಲೆ ಬಲಾತ್ಮಾರ ನಡೆಸಿದ್ದಕ್ಕಾಗಿ ಸ್ವಾಮಿಗಳಿಗೆ ಚನ್ನಾಗಿ ಶಾಸನ ಮಾಡಬೇಕೆಂದು ಪ್ರತಿಳಾಬಾಯಿಯ ವಾದ. ಇಂಥಷ್ಟ ಮಾತು ಕೇಳಿಕೊಂಡು ಉರ ಗುರುಗಳಿಗೆ ಅಪವಾದ ಕೊಡಲಾಗದೆಂದು ಬಾಪೂಸಾಹೇಬ ನಿಲಂಜ್ಞತನದಿಂದ ಪ್ರತಿಯಾಗಿ ವಾದಿಸುತ್ತಿದ್ದು.

“ನೀ ಆಕಿನ್ನ ಲಗ್ಗು ಆಗತೀನಿ ಅಂತ ಭುಲತಾಪಿ ತುಂಬಿ, ಮುತಕ್ಕೆ ಕರಿಸಿಕೊಂಡು ಆ ತಾಳನ ಕೈಯಾಗ ಕೊಟ್ಟು ಬಂಗಾರದಂತಾ ಹುಡುಗಿನ್ನ ಹಾಳುಗೆಡವಿಟ್ಟೆ. ಮತ್ತೆ ಮ್ಯಾಲೆ ಅವನ ತಪ್ಪು ಮೇಲಗಟ್ಟ ಹೇಳತಿಯಾ? ಪ್ರತಿಳಾಬಾಯಿಯ ದನಿ ಅನ್ಯಾಯದ ವಿರುದ್ಧ ದ್ವೇಷದಿಂದ ಆವೇಶಗೊಂಡಿತ್ತು; ಸಂತಾಪದಿಂದ ಅವಳ ಕಣ್ಣಲ್ಲಿ ನೀರೂ ಉಕ್ಕಿದ್ದವು.

“ಅಕ್ಕಾ, ಇದು ಪಂಚರ ಸಮೃದ್ಧಮು ಹೋಗೋ ಪ್ರಕರಣ ಅಲ್ಲ. ಲಗ್ಗು ಆಗೋ ಹುಡುಗಿ, ನಾಜೂಕ ರೀತಿಯಿಂದ ಬಗೆಹರಿಸಬೇಕಾಗತದ. ಸ್ವಾಮಿಗೋಳು ಒಂದು ವ್ಯಾಳ್ಯಾ ಹಂಗಮಾಡಿದ್ದ ಖರೇ ಇದ್ದರೂ ಈ ಮಾತು ನಮ್ಮನ್ನ ಬಿಟ್ಟು ಇನ್ನೊಬ್ಬರ ಕಿವಿಗೆ ಬೀಳಬಾರದು. ಪಡದಯ್ಯನವರ ವಚನ ಎಷ್ಟದ ಅನ್ನೊಂದು ನಿನಗೆ ಗೋತ್ತಿಲ್ಲ. ಅವರ ವಿರುದ್ಧ ಯಾರೂ ಒಂದು ಶಬ್ದ ಮಾತಾಡೂ ಹಂಗಿಲ್ಲ. ಈ ಚಿಮಣಾ ಅವರ ಮರಕ್ಕ ಹೋದದ್ದ ತಪ್ಪು. ಅಪ್ಪಾದರೂ ಸುಮ್ಮನ ಕೈಬಾಯಿ ಮುಚಿಗೊಂಡು ಸುಮ್ಮಗ ಬರಬೇಕಾಗಿತ್ತು. ಈ ಸುದ್ದಿ ನಾನಾಮಾಮಾಗ ಗೋತ್ತಾದರ ನಿನ್ನ ಮಾನಾನೂ ಅವ ಉಳಸೂದುಲ್ಲ. ಅಂವಾ ಅಂತೂ ವಯಸ್ಸಾದವ. ನಾಲ್ಕು ಮಾತಾಡಿ ಕಡೀಕಾಗತಾನ. ಆದರೆ ಆ ದಾದಾನ ಕಿವಿಗೆ ಬಿದ್ದರ ಅಂವಾ ಎಲ್ಲರ ಪ್ರಾಣ ನುಂಗಿ ನೀರ ಹಿಡೀತಾನ. ನೋಡು ವಿಚಾರ ಮಾಡು” ಎಂದು ಬಾಪೂಸಾಹೇಬ ತನ್ನ ಸರ್ವನಿಪುಣತೆಯನ್ನು ಪ್ರಯೋಗಿಸಿ ಪ್ರತಿಳಾಬಾಯಿಯ ಮನವೋಲಿಸಲು ಪ್ರಯತ್ನಿಸಿದ.

ದಾದಾನ ಹೆಸರು ಕೇಳಿದೊಡನೆ ಪ್ರತಿಳಾಬಾಯಿಯ ನಡುಗಿದಳು. ಪಡದಯ್ಯ ಚಿಮಣಾಳ ಮೇಲೆ ಎಸಿಗಿದ ಅನ್ಯಾಯದಿಂದ ಅವಳು ಸಿಟ್ಟಿನಿಂದ ಮಜ್ಜಿಯಂತಾಗಿದ್ದಳು. ಅವಳ ಮನಸ್ಸಿನಲ್ಲಿ ಬೇಗೆ ಹತ್ತಿದಪ್ಪು ಸಂಕಟವಾಗಿ

ಇಂಥ ಮಾತನ್ನಾಡಿದಳು. ಆದರೆ ದಾದಾನ ನೆನಪಾದೋಡನೆ, ತಪ್ಪು ದಾರಿ ಹಿಡಿದಿರುವೆನೆಂದು ಅವಳಿಗೂ ಅನಿಸಿತು. ದಾದಾ ಅನ್ಯಾಯವನ್ನು ಎಷ್ಟು ಸಹಿಸನೆಂಬ ವಿಷಯ ಅವಳಿಗೆ ಚಿನ್ನಾಗಿ ಮನವರಿಕೆಯಾಗಿತ್ತು.

ಅಂದು ಲಕ್ಷ್ಮೀಬಾಯಿ ಮನೆಬಿಟ್ಟು ಹೋದಮೇಲೆ, ಆಸ್ತಿಯ ಒಡೆತನ ತನಗೆ ದಕ್ಷಿತೆಂದು ಪ್ರತಿಳಾಬಾಯಿ ಉಂಟ ದೇವರಿಗೆ ಸ್ನೇಹೇದ್ಯ ಮಾಡಿಸಿ ಉಂಟಿಗೆ ಉಂಟ ಹಾಕಿಸಿದ್ದಳು. ಗುಡಿಯಲ್ಲಿ ಸಮಾರಂಭದ ನಿಮ್ಮತ್ತ ಎಲ್ಲಿಲ್ಲದ ಗದ್ದುಲವಾಗಿತ್ತು. ತಾನು ಕಟ್ಟಿಸಿದ ಎಲೆಪ್ರಜಚೆಯನ್ನು ನೋಡಲು ಪ್ರತಿಳಾಬಾಯಿ ಸಂಭ್ರಮದಿಂದ ಬರುತ್ತಿರುವಾಗ, ದಾದಾ ಗುಡಿಯ ಹಿಂದಿನಿಂದ ಓಡಿ ಬಂದು ಅವಳನ್ನು ತರುಬಿದ್ದು. ಆಗ ಅವನಿಗೆ ಗ್ರಾ-ಗ್ರಾ ವರ್ಷದ ಪ್ರಾಯವಿರಬಹುದು. ಆದರೂ ಸಿಟ್ಟಿನಿಂದ ಅವಡುಗಚ್ಚಿತ್ತ “ದೊಡ್ಡ ಅವ್ವಾವರ್ತು ಉಂಟಬಿಟ್ಟು ಓಡಿಸಿ ನೀನು ಮರೆದಾಡಬೇಕಂತಿಯೇಯಾ?” ಎಂದು ದೊಡ್ಡ ದನಿಯಲ್ಲಿ ಕೊನ್ನತ್ತ ಏರಿಬಂದ. ಪುಣ್ಯಕ್ಕೆ ಅಲ್ಲಿಯೇ ಇದ್ದ ನಾಲ್ಕುಂಟು ಜನರು ಅವನನ್ನು ಹಿಡಿದು ನಿಲ್ಲಿಸಿದರಿಂದ ಅನಾಮತ ತಪ್ಪಿತು. ಆಗಿನ ಹುಡುಗ ಈಗ ೨೦ ವರ್ಷದ ಯುವಕನಾಗಿದ್ದಾನೆ. ಅವನ ಸಿಟ್ಟಿನಿಂದ ಕೆಂಪಾಗಿಮೋಗಿದ್ದ ಮುಖ ಹುಡುಗನಿಂದ ಅಸಹಾಯಕೆಯಿಂದ ಅವಡುಗಚ್ಚಿದ ತುಟಿ, ಅಂತರಂಗದ ಸಂಕಟವನ್ನು ಹೋರಸೂಸುವ ಕಣ್ಣ, ಕಣ್ಣೀರು ಇವುಗಳನ್ನು ಪ್ರತಿಳಾಬಾಯಿ ಮರೆತಿರಲಿಲ್ಲ. ಶಿಲೇದಾರ ಲಕ್ಷ್ಮಿ ಎಷ್ಟು ಶಾಂತಸ್ವಭಾವದವನೋ, ಅಷ್ಟು ಅವನ ಮಗ ದಾದಾ ಹರಮಾರಿಯಾಗಿದ್ದು. ಈಗ ಅವನು ಸಿಟ್ಟಿಗೆದ್ದರೆ ಏನು ಅನಾಮತವಾಗುವದೋ ಬಲ್ಲವರಾರು? ಪ್ರತಿಳಾಬಾಯಿ ಮುಂದೊಡಗಬಹುದಾದ ದುರ್ಘಟನೆಗಳನ್ನೆಲ್ಲ ನೆನೆದು ಚಿಮಣಾಳನ್ನೇ ಸಮಾಧಾನಪಡಿಸಲು ಪ್ರಯತ್ನಿಸಿದಳು. ಈ ಸಂಗತಿ ಯಾರ ಕಿವಿಗೂ ಹೋಗದಂತೆ ಎಚ್ಚರಿಕೆಯಿಂದಿರಲು ತಿಳಿಸಿದಳು.

ಈ ರಹಸ್ಯವನ್ನು ವಾಡೆಯ ನಾಲ್ಕು ಗೋಡೆಗಳಲ್ಲಿ ಎಷ್ಟು ಬಚ್ಚಿಡಲು ಪ್ರಯತ್ನಿಸಿದರೂ ಅದು ಬೇರೊಂದು ದಾರಿಯಿಂದ ಹೋರಬಿತ್ತು. ಗಾಳಿಯಂತೆಯೇ ಸುದ್ದಿಯನ್ನು ಹಿಡಿದಿಡುವದು ಸಾಧ್ಯವಿಲ್ಲ. ಈ ಪ್ರಕರಣ ಎಲ್ಲರಿಗಿಂತ ಹೆಚ್ಚಿಗೆ ಪಡದಯ್ಯನವರ ಪ್ರೇಯಸಿಯಾದ ದಾನವ್ವನನ್ನು ರೇಗಿಸಿತು. ತನ್ನನ್ನು ಹಾಳುಮಾಡಿದ್ದಲ್ಲದೆ ಈ ಎಳೆಗೂಸು ಚಿಮಣಾಳನ್ನೂ ಹಾಳುಗೆಡುವಿದರಲ್ಲ ಎಂದು ಸಿಟ್ಟಿಗೆದ್ದಳು. ಚಿಮಣಾಳ ಬಗ್ಗೆ ಅವಳ ಸಹಾನುಭೂತಿ, ಪಡದಯ್ಯನವರ ಮೇಲಿನ ಸೇಡಿನ ಫಲವಾಗಿತ್ತು. ಅದನ್ನು ಹೇಗೆ ತೀರಿಸಿಕೊಳ್ಳಬೇಕಂದು ಉಪಾಯಗಾಳಿದೆ ದಾನವ್ವ ಅವರಿವರೆದುರು ಸ್ವಾಮಿಗಳ ದಾಂಪತ್ಯಜೀವನದ

ಒಗ್ಗೆ ಆಡಿಕೊಂಡಳ್ಳು. ಕೇಳಿದವರಿಗೆಲ್ಲ ಇದು ಮೋಜಿನ ವಿಷಯವಾಗಿತ್ತು. ಅದರಿಂದ ದಾನವ್ಯಾಪ್ತಿಗೇನೂ ಸಮಾಧಾನವಾಗಲಿಲ್ಲ. ಇಲ್ಲದಿದ್ದರೆ ಸಿಟ್ಟು ಹೆಚ್ಚಾದೀತೆಂದೋ ಹನೇರೇ, ಒಂದು ಸಂಜೆ ದಾನವ್ಯಾಪಕ ಯಾರಿಗೂ ಹೇಳದೆ ಕೇಳದೆ ಉರು ಬಿಟ್ಟುಳು.

ಪಡದಯ್ಯನವರೂ ದೂರದ ಉರಿನ ಒಂದು ಬಿನ್ನಾಯದ ನೇವ ಮಾಡಿಕೊಂಡು ಈ ಪ್ರಕರಣವಾದ ಮರುದಿನವೇ ಉರು ಬಿಟ್ಟು ಕೆಲ ತಿಂಗಳು ಅಸ್ತಂಗತರಾದರು. ಇವರಿಬ್ಬರೂ ಮಾತಾಡಿಕೊಂಡಂತೆ ಅದೃಶ್ಯರಾದ ವಿಷಯ, ಉರವರ ಅನಂತ ಉಹೆಗಳಿಗೆ, ಸಂಶಯಗಳಿಗೆ ಎಡಮಾಡಿಕೊಟ್ಟಿತು. ಜನರ ಕಲ್ಪಕತೆ ಒಂದಕ್ಕೆ ಹತ್ತಾಗಿ ನೆನಕೊನೆಯೇರಿತು. ಆದರೆ ಅವರ ಮಾತಿನಲ್ಲಿ ಸತ್ಯಸಂಗತಿ ಧರಿಸಿದ ವಿಕೃತವೇಷವನ್ನು ನೋಡಿದ್ದರೆ ಸತ್ಯವೇ ನಾಚಿ ಮುಖ ಕೆಳಗೆ ಹಾಕಬಹುದಿತ್ತು. ಎಲ್ಲರ ಸಂಶಯವೂ ಭಾವು ಸಾರೇಬನ ಮೇಲೆಯೇ, ಅವನು ಜಿಮಣಾಳನ್ನು ಮರಕ್ಕೆ ಕರೆಸಿಕೊಂಡು ಮಾಡಬಾರದ ಕೆಲಸ ಮಾಡಿದ್ದರಿಂದಲೇ, ಮನಸ್ಸು ಕಲಕ ಪಡದಯ್ಯನವರು ಉರು ಬಿಟ್ಟರೆಂದು ದಟ್ಟವಾದ ವಾರ್ತೆ ಹಬ್ಬಿತು. ದಾನವ್ಯಾಪೇಳಿದ್ದ ಸುಳಿನ ಕಂತೆ ಎಂದು ಪಡದಪ್ಪನವರ ಹಸ್ತಕರು ಪಿಸುಮಾತುಗಳಲ್ಲಿ ಹೇಳಿ, ಸತ್ಯಸ್ವರೂಪವನ್ನು ಬಲ್ಲವರು ತಾಪೋಬ್ಬರೇ ಎಂಬ ಭೂಮೆಯನ್ನು ಹುಟ್ಟಿಸಿಬಿಟ್ಟರು. ಜನರಿಗೆ ಇತಿಮಿತಿ ಬಿತ್ತು. ದಾನವ್ಯಾಪಕ ಪಡದಪ್ಪನವರ ಪ್ರೇರಿಸಿಯೆ ಅಲ್ಲವೇ? ಈ ವಾದ ಅರಳಿಕಟ್ಟೆಯಲ್ಲಿ ದಿನ ನಿತ್ಯ ಗೇರುವ ಉಂಡಾಡಿಗಳಿಗೆ ಆಹಾರವನ್ನು ಒದಗಿಸಿಕೊಟ್ಟಿತು. ಉರ ತುಂಬ ಭಾವೂಸಾರೇಬ ಹಾಗೂ ಜಿಮಣಾರ ಸಂಬಂಧ ಹರಡಿದ್ದರೂ ಅದನ್ನು ದಾದಾನ ಕಿವಿಗೊಯ್ದು ಮುಟ್ಟಿಸುವ ಢ್ಯೆಯ್ ಯಾರಿಗೂ ಇರಲಿಲ್ಲ.

ಇದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಗರಡಿಮನೆಯಲ್ಲಿಯ ದಾದಾನ ಗೆಳೆಯರಿಗೆ ಅವನೆದುರು ಈ ಸುದ್ದಿಯನ್ನು ಹೇಳಿದರೆ ಭಾವೂಸಾರೇಬನ ತಲೆಯಾಗಲಿ, ಜಿಮಣಾಳ ಕುತ್ತಿಗೆಯಾಗಲಿ ಬಲಿಯಾಗಬಹುದೆಂಬ ಭೀತಿಯಿತ್ತು. ದಾದಾನ ಶಕ್ತಿ ಸಾಮರ್ಥ್ಯಗಳು ಅಸಾಮಾನ್ಯವಾಗಿದ್ದಂತೆಯೇ ಅವನ ದುಡುಕು ತೀಕ್ಷ್ಣವಾಗಿತ್ತು. ಅವನನ್ನು ಕೆಣಕುವದೆಂದರೆ ನಾಗರಹಾವನ್ನು ಕೆಣಕಿದಂತೆಯೇ ಎಂದು ಅವನ ಗೆಳೆಯರೆಲ್ಲರ ಅನುಭವ. ಈ ಕಾರಣದಿಂದ ದಾದಾನ ಕಿವಿಗೆ ಈ ಸುದ್ದಿ ಮುಟ್ಟಲಿಲ್ಲ. ದಾದಾ ಸ್ವಭಾವತೆ: ಕುತೊಹಲೆಯಲ್ಲವಾದ್ದರಿಂದ, ಅವರ ಅನುಮಾನದ ಮುಖಿಗಳನ್ನು ನೋಡಿ ಅವನಿಗೆ ಸಂಶಯವೂ ಬರಲಿಲ್ಲ.

ಂ

ಕಾರಹಣ್ಣಿಮೇ ಎಂದಿನಂತೆ ಈ ವರ್ಷ ಮಳಗಾಲದ ನಾಂದಿಯನ್ನು ಹಾಡಲಿಲ್ಲ. ರೈತರಿಗೆ ಭಾಷೆ ಕೊಟ್ಟ ಉತ್ತರ-ಹಸ್ತ ಮಳೆಗಳೂ ಹೊತ್ತಿಗೆ ಕೃಕೊಟ್ಟವು. ಆಕಾಶದಲ್ಲಿ ಕವಿದುಬಂದ ಮೋಡಗಳು, ಪಾದಳ್ಯಾಯ ರೈತರು ಹುಬ್ಬಗೆ ಹಚ್ಚಿ ಮುಗಿಲು ನೋಡುತ್ತ ನಿಂತಿದ್ದನ್ನು ಲೆಕ್ಕಿಸದೆ ದಾಟಿ ಹೋದವು. ಭೂಮಿ ನಿರಾಶೆಯಿಂದ ಮಲಗಿತು. ಬಾಳಾಚಾರ್ಯರ ಪಂಚಾಂಗ ಅವರಿಗೇ ಮೋಸಮಾಡಿತು. ಪಾದಳ್ಯಾಯಲ್ಲಿ ಮಳೆಯಾಗದಿದ್ದರೂ, ದೂರದ ಮಲೆನಾಡಿನಲ್ಲಿ ಹಚ್ಚಿ ಮಳೆ ಬಿಡ್ಡಿರುವುದನ್ನು ಕೃಷ್ಣರೆ ಬಂದ ಮಹಾಪೂರ ತೋರಿಸಿಕೊಟ್ಟು ಇಲ್ಲಿಯ ಜನರ ಆಸೆಯನ್ನು ಕೋಕಿತು. ನದಿ ಮುಖಗಿದ ಭೂಮಿಗಳಲ್ಲಿ ಮಾತ್ರ ಬಿತ್ತಿಗೆಯಾಯಿತು. ದೀಪಾವಳಿಯಾದ ಮೇಲೆ ಚಿತ್ತಿ ಮಳೆಯ ಒಂದರದು ಸೆಳಕುಗಳು ಬಿಡ್ಡಿದ್ದರಿಂದ, ನದಿ ಮುಖಗಿದ ಹೊಲಗಳಲ್ಲಿಯ ಬೆಳೆ ಕೃಗೆ ಬರುವಂತಾಯಿತು. ಆದರೇನು, ಉಳಿದ ಹೊಲಗಳೆಲ್ಲ ಬರಿದೋ ಬರಿದು ; ಬರಗಾಲದ ಕರಿನೆರಳುಗಳು ಪಾದಳ್ಯಾಯ ಕರಿನೆಲದ ತುಂಬ ವ್ಯಾಪಿಸಿದವು.

ಎತ್ತ-ಅಮಾಸೆ ಕಾಲಿಟ್ಟಿತು. ಮಳೆ ಚೆನ್ನಾಗಿ ಬಿದ್ದು ಭೂಮಿಯಲ್ಲಿ ಬೆಳೆ ಬಿಗಿದು ನಿಂತಿದ್ದರೆ ಉತ್ತಾಹದಿಂದ ಚರಗ ಚಲ್ಲಲು ಹೋಗಬಹುದಾಗಿತ್ತು. ಈ ವರ್ಷ ಯಾರೂ ಹೊಲದ ಕಡೆಗೆ ಹಾಯಲಿಲ್ಲ. ಅಂದಿನ ಬೆಳಕು ಹರಿಯುವ ಮೊದಲೇ ನದಿಯಲ್ಲಿ ಮಿಂದು ಉತ್ತಾಹದಿಂದ ನೀರು ತರುವ ಹೆಣ್ಣುಮುಕ್ಕಳನ್ನು ಕಾಣಬಹುದಾಗಿತ್ತು. ಆದರೆ ಈ ವರ್ಷ ಮಾತ್ರ ಬರಗಾಲದ ಮೂಲಕವಾಗಿ, ಬೆಳಕು ಹರಿದರೂ ವಾಡಿಕೆಯ ಗಡಿಬಿಡಿ ಈಗ ಅಲ್ಲಿ ಕಾಣಲ್ಪಡಿಲ್ಲ.

ಉಂಟಾಗಿ ಹರಿಯುವ ಈ ನದಿಯ ಹರವು ಪಾದಳ್ಯಾಯ ಅಭಿಮಾನಗಳಲ್ಲೊಂದಾಗಿತ್ತು. ಬೇಸಿಗೆಯಲ್ಲಿಯೂ ಬತ್ತಿ ಹೋಗದ ನಾಲ್ಕು ಮೈಲು ಉದ್ದದ ವಿಸ್ತಾರವಾದ ಮಡವು ಉರನ್ನು ತಬ್ಬಿಕೊಂಡಿತ್ತು. ಆ ವಿಸ್ತಾರವಾದ ಜಲರಾಶಿಯಲ್ಲಿ ಅನೇಕ ಮೋಸಳೆಗಳಿದ್ದದನ್ನು ಪಾದಳ್ಯಾಯ ಜನರಲ್ಲ ಕಣಳೆ ನೋಡಿದ್ದರು. ಆದರೆ ಯಾರಿಗೂ ಅವುಗಳ ಭೀತಿಯಿರಲಿಲ್ಲ. ನೀರಿಂದ ಮೇಲೆ ಮೀನುಗಳಂತೇ ಮೋಸಳೆಗಳೂ ಇರುವವೇ ಎಂದು ಅವರಿಗೆ ಸ್ಥಾಭಾವಿಕ ಕಲ್ಪನೆಯೇ ಇತ್ತು. ಅಂತೆಯೇ ಬಾಳಾಚಾರ್ಯರು ನಸುಕು ಹರಿಯುವ ಮೊದಲೇ ನದಿಯ ನೀರಿನಲ್ಲಿ ಈಸಿ ಹೋಗಿ, ನದಿಯ ಮಧ್ಯದಲ್ಲಿರುವ ಒಂದು ನಡುಗಡ್ಡೆಯನ್ನು ಮುಟ್ಟಿ, ಅಲ್ಲಿ ಬೆಳೆದ ತುಳಸಿಯನ್ನು ಧಾಲಿಯಲ್ಲಿ ತುಂಬಿಕೊಂಡು

ತರುತ್ತಿದ್ದರು. ತಿರುಗಿ ಬರುವಾಗ ಆ ಧಾಲಿಯನ್ನು ಪಂಚೆಯಲ್ಲಿ ಕಟ್ಟಿ ನಡುವಿಗೆ ಬಿಗಿದುಕೊಂಡು ಈಸುತ್ತಲೇ ದಂಡೆಯನ್ನು ಮುಟ್ಟಿದ್ದರು. ಆದರೆ ಒಂದು ದಿನವೂ ಒಂದು ವೇಸಳೆಯೂ ಅವರನ್ನು ಹೆದರಿಸಿಲ್ಲವೆಂದು ಅವರೇ ಹೇಳುತ್ತಿದ್ದರು.

ಆ ನದಿಯ ತೀರ ಉರ ಜನರ ಸ್ವಭಾವದ ಪ್ರತಿಬಿಂಬವೆಂಬಿತ್ತು. ಮನೆಯಲ್ಲಿ ಭದ್ರವಾಗಿದ್ದ ರಹಸ್ಯಗಳೆಲ್ಲ ಇಲ್ಲಿ ಬಯಲಿಗೆ ಬರುತ್ತಿದ್ದವು. ಮೇಲಾಗಿ ಹರಿಯುವ ನದಿಯ ಸದ್ಗಂಧ ನಾಚಿಸುವಂತೆ ಗರಿಂಬಿಯರ ದನಿ-ಮೋಳಗನ್ನು ಅಲ್ಲಿ ಕೇಳಬಹುದಾಗಿತ್ತು.

ಎಷ್ಟು-ಅಮಾವಾಸ್ಯೆಯ ದಿನವೂ ಬೆಳಗಿನಲ್ಲಿ ಎಂದಿನಂತೆ ಸ್ತೀ ಸಮುದ್ರಾಯ ಸೇರಿತ್ತು. ಎಲ್ಲ ಜಾತಿಯ ಎಲ್ಲ ವಯಸ್ಸಿನ ಸ್ತೀಯರು ನೆರೆದಿದ್ದರು. ನದಿಯ ದಂಡೆಯಲ್ಲಿರುವ ಏರೆಮಟ್ಟಿನ ಮುದ್ದೆಯನ್ನುತ್ತಿ ಒಡಕು ಕೊಡದ ಸೋರುವ ಭಾಗಕ್ಕೆ ಅದರ ಅಲಂಕಾರವನ್ನಿಡುತ್ತ ಬಿರಾದಾರ ನಿಂಗವ್ವು “ಅಲ್ಲ ತಾರೀ, ನಿನ್ನ ಗಂಡ ಹೊಸಾ ಸೀರಿ ತಂದಾನಂತ, ನಮಗು ತೋರಿಸಿದ್ದರ ಕಸಗೊಂಡು ಹೋಗುತ್ತಿದ್ದವೇ?” ಎಂದು ಅರಿವೆಯ ಸಿಂಬೆಯನ್ನು ಸುತ್ತುತ್ತ ನಿಂತ ಹೊಸ ಮೊದಲುಗಿತ್ತಿಯಾದ ತಾರವ್ವನನ್ನುದ್ದೇಶಿಸಿ ಕೇಳಿದಳು.

“ಎಲ್ಲಾ ರಂಪಾಗ ಹಣೇಬಾರ-ತೀರಿ ದುಡ್ಡ ಗಳಿಸಿ ತಂದಿದ್ದರ ತೋರಿಸುತ್ತಿದ್ದಳು ಚಿಗವ್ವಾ” ಎಂದು ತಳವಾರ ನಾಗವ್ವು ಪಿಸುದನಿಯಲ್ಲಿಯೇ ವಿವರಣೆಯಿತ್ತಳು.

“ಅಂದರೇನಬೇ, ತುಡುಗು ಮಾಡಿ ತಂದಾನಂತೀಯಾ?” ಅರೆಗಳ್ಲೂ ಮುಚ್ಚಿ ಆಪ್ತಾಲೋಚನೆಯ ದನಿಯಲ್ಲಿ ನಿಂಗವ್ವು ಕೇಳಿದಳು.

“ತುಡುಗ ಮಾಡಿ ತರಲಾಕೊ ಎದಿ ಬೇಕಾಗ್ನೆತಿ ಚಿಗವ್ವಾ. ಆ ರಾಜಾನಲ್ಲೆ ಅದೆಲ್ಲಿ ಬಂದಿರು ತಗಿ. ಜಾಗೀರದಾರ ಬಾಪ್ಪಾಸಾಬನ ಕೈಯಾಗ-ಬಾಯಾಗ ಓಡ್ಯಾಡಿ ಅವನ ಮುಂದೆ ಮುವತ್ತಾಡ ಹಲ್ಲ ತಗದಮ್ಮಾಗ ಅಂವಾ ರೂಪಾಯಿ ತಗದು ಕೊಟ್ಟನಂತ” ಎಂದು ನಾಗವ್ವು ಹೇಳುತ್ತಿರುವಾಗ ತಾರವ್ವ ನೀರಲ್ಲಿಳಿದು ಕೊಡ ತುಂಬುತ್ತಿದ್ದಳು. ಅವಳಿಗೆ ತನ್ನ ಗಂಡನ ಈ ನಿಂದೆ ಅಸಹನೀಯವಾಗಿತ್ತು. ಅಂತೆಯೇ ಅವಳು “ಹೊಂದ ಯಕ್ಕಾ, ನಿಮ್ಮವನ್ನಾಂಗ ದಾರಿ ಬಡದು ಜಾಗೀರದಾರರ ಉಡಿ ತುಂಬಿ ಅವರು ಕೊಡೂ ಹಿಡಿ ರೂಪಾಯಿ ನಮಗ್ಗೂಂಗ ಸಿಕ್ಕಬ್ಬು?” ಎಂದು ಕೊಂಕಾಡಿ ತಲೆಯ ಮೇಲೆ ಕೊಡವನ್ನುಪ್ಪಳಿಸಿಕೊಂಡಳು.

ಬಿರಾದಾರಾ ನಿಂಗವ್ವನ ಮಣ್ಣ ಮೆತ್ತುವ ಕೆಲಸ ಇನ್ನೂ ಮುಗಿದಿರಲಿಲ್ಲ.

“ನಿತ್ಯೇ, ಗಡಾನ ಹೋಗಿ ಹೋಗಿ ಮಾಡಿಕೊಂಡು ಹೋಲಕ್ಕ ಹೋಗವರ್ಪಾಂಗ ಹೊಂಟಿರಲ್ಲ? ಮಳಿರಾಯ ಉಂಟ ಮರತಬಿಟ್ಟಾನು. ಕರೀ ಭೂಮಿ ಕೂರಿಗಿ ಪರಿಲ್ಲ. ಬರೇ ಹೋಲದಾಗ ಚರಗಾ ಚಲ್ಲಿದ್ದೇತೀ?” ನಿಂಗವ್ವೆ ಉಳಿದವರನ್ನು ನಿಲ್ಲಿಸಿಕೊಳ್ಳಲು ನುಡಿದಳು.

ಹಿರೇಕುರುಬ ನಿಂಬೆವ್ವೆ ಬರಿಗೊಡವನ್ನು ಕೆಳಗಿಳಿಸಿ ನೀರಿಗಿಳಿಯುತ್ತಿದ್ದವಳು, “ನಿಂಗವ್ವತ್ತಿ, ಮಳಿ ಬೆಳಿ ಪುಣ್ಯೇದ ಫಲಾ. ಈ ಉರಾಗಿನ ಕರ್ಮ ನೋಡಿದ ಮ್ಯಾಗೂ ಮಳಿರಾಯ ಹ್ಯಾಗ ಬಂದಾನು?” ಎಂದು ಸೃಷ್ಟಿಯ ಪ್ರಕೋಪದ ಕಾರಣವನ್ನು ವಿವರಿಸಿದಳು. ತಳವಾರ ನಾಗವ್ವನಿಗೆ ಈ ಮಾತು ಸರಿಬರಲಿಲ್ಲ. “ಪುಣ್ಯೇದ ಕಾರೇವು ಈ ಉರಾಗ ನಡದಪ್ಪ ಮತ್ತೆಲ್ಲಿ ನಡಿತಾವು ನಿಂಬೆಕ್ಕು? ಹಣಮಂತದೇವರ ಓಕಳಿ, ಸಣಸ್ವಾಮಾರದ ಪ್ರಾಜಿ ಎಲ್ಲಾ ನಡವತಾನು ನಮ್ಮಪ್ಪ ಬಾಪೂಸಾಬ. ಇಂತಾ ಪ್ರೇಣವಂತ ಧೋರೇನ್ನ ಹಿಂದ ಮುಂದ ಆಡಿಕೊಳ್ಳಬ್ಬೇ ಹೇಣಿ ಜನಾ ಐತೆಂತ ಮಳಿ ಬೆಳಿ ಹೋಗೇತಿ. ಯಾಕ ನಿಂಗವ್ವೆ ನಾ ಹೇಳಾದು ರಾಸ್ತ ಇತಿಲ್ಲೋ?” ಎಂದು ಬೆಂಬಲಕ್ಕಾಗಿ ನಿಂಗವ್ವನನ್ನು ಕೇಳಿಕೊಂಡಳು.

ಹಿರೇಕುರುಬ ನಿಂಬೆವ್ವೆ ವಾಡೆಯ ಸಮೀಪದಲ್ಲಿಯೇ ಇರುವವಳಾದ್ದರಿಂದ ವಾಡೆಯ ಅಂತರಂಗದಲ್ಲಿ ನಡೆಯುವ ವರ್ತಮಾನಗಳನ್ನೆಲ್ಲ ಅರಿತವಳು. ಬಾಪೂಸಾಹೇಬನ ದಾನಧರ್ಮವೇಲ್ಲ ಪಾಪವನ್ನು ಮುಚ್ಚಿಕೊಳ್ಳುವ ಗತ್ತಾರಿಕೆ ಎಂದು ಅವಳ ಅಭಿಪ್ರಾಯ. ಆದ್ದರಿಂದ ನಾಗವ್ವನ ಮಾತನ್ನು ಗೋಣಿನಿಂದಲೇ ಖಂಡಿಸುತ್ತೆ “ನಾಗವ್ವು ನಿನ್ನ ಗಂಡ ಹುಲಿಬ್ಯಾಟಿ-ಹಳಬ ; ಉಂಟ ಮಂದಿನ್ನು ಬಡು ಜಾಗೀರದಾರರ ಉಡಿ ತುಂಬತಾನು. ಅಂತಾ ದುಡ್ಡಿನ ಆಸೇಕ ಬಿದ್ದ ಜಾಗೀರದಾರನ ಬಡಿವಾರ ಏನ ಹೇಳತೀ? ಒಂದು ದುಡ್ಡ ಬಿಡೂದುಲ್ಲ, ಒಂದು ಹೆಣ್ಣಿ ಬಿಡೂದಿಲ್ಲ, ಅಂಥವರ ಪುಣ್ಯೇ ಏನ ಹೇಳಿ ತಗಿ. ಪಾಪದ ಕೊಡಾ ತುಂಬಾತನಾ ಉರದಬೀಳತಾನು ಆತು” ಎಂದು ಗಜಿಸಿದಳು.

ಬಿರಾದಾರ ನಿಂಗವ್ವೆ ಸುತ್ತಲೂ ನೋಡುತ್ತೆ “ಮಾಡಿದವರ ಪಾಪ ಆಡಿದವರ ಬಾಯಾಗ ಯಾಕ? ನಡಿ ತಂಗಿ” ಎಂದು ನುಡಿದವಳೇ ಕೊಡವನ್ನು ಹೊತ್ತು ತಲೆಯ ಮೇಲಿಟ್ಟುಕೊಂಡು ನಡೆದಳು.

ತಳವಾರ ನಾಗವ್ವೆ ಎಷ್ಟೆಂದರೂ ವಾಡೆಯ ಉಪ್ಪಂಡವಳು. ಅವಳಿಗೆ ಬಾಪೂಸಾಹೇಬ ಕೊಡುಗೈ ದೊರೆ ಎಂದೆನಿಸಿತ್ತು. “ನಿಂಬೆಕ್ಕು, ಬಡಬಗ್ಗರು ಕ್ಕೆ ಒಡ್ಡಿದಾಗ ನೀಡೂ ಧನಿ ಬಾಪೂಸಾಹೇಬ. ಇದು ನಿನಗ ಗೊತ್ತ ಇರಾಕಿಲ್ಲ. ಇನ್ನೇನು, ವರುಸ್ವಿನಾಗ ಅದಾನು, ಬಬ್ಬಿಬ್ಬರ ಮ್ಯಾಗ ಮನಸು ಆಗಿದ್ದೀತು.

ಅದರ ಜುಕ್ಕಜುಲಿಮಿ ಮಾಡಿ ಅಂವೇನು ಯಾರ ಒಗತನಾನೂ ಹರದಿಲ್ಲ” ಎಂದು ಬಾಪೂಸಾಹೇಬ ಸೈಲ್ ಸ್ಥಿಂ ಸ್ಥಿಂ ಅಂಥ ದೊಡ್ಡ ದೋಷವೇನೂ ಅಲ್ಲ ಎಂದು ಸಮರ್ಥಿಸಿದಳು.

ನಿಂಬೆಷ್ಟ್ವಿಗೆ ತಡೆಯಲಾಗಲಿಲ್ಲ. “ಅಯ್ಯ ಬಿಡ ನಿನ್ನ ಬಾಪೂಸಾಬಂದೇನು ಹೇಳಿತಿ? ಚಿಮಣಾ, ಏನೂ ಅರೇದ ಮಳ್ಳ ಹುಡಿಗಿ. ಇವನ ಮಾತಿಗೆ ಬಲೀ ಬಿತ್ತು. ಕಡೀಕೆ ಅದರ ಗತಿ ಏನಾಗೇತಿ ನೋಡು. ಕೊಲ್ಲಾಪುರದ ವರಾ ಒಲ್ಲೆ ಅಂದಾ. ಮದಿವಿ ಅಗದ ಕುಂತ್ಯೇತಿ ಹುಡಿಗಿ. ಮಾತು ಕೊಟ್ಟಾಂಗ ಮದಿವಿ ಆಗಬಾರದೇನ ಬಾಪೂಸಾಹೇಬ?” ಎಂದು ಪ್ರಶ್ನಿಸಿದಳು.

“ಆಗತಿದ್ದರ ಯಕ್ಕಾ, ಅದರ ಏನ ಮಾಡೂದೂ? ಸ್ವಾಮೀರ ಮೀಸಲಾ ಮುರದಾರಂತ ಲಗ್ಗ ಆಗೊಂದುಲ್ಲ ಅಂದರಂತ” ನಾಗವ್ವ ಮತ್ತೆ ಸಮರ್ಥಿಸಿದಳು.

“ಈ ಮಾತು ಯಾರ ಮುಂದ ಹೇಳಿತಿ? ಇದ ಮಾತಿಗೆ ಅಂಚಿ ಸ್ವಾಮೀರು ಮಟ್ಟಾ ಬಿಟ್ಟು ಮೂರು ತಿಂಗಳ ಉಂಗಿಗೆ ಹೋಗಿದ್ದರು. ಮಾತು ಕೊಟ್ಟಾಂಗ ಮದುವಿ ಆಗತೀವಿ ಅಂತ ಹೇಳಿ ಕಳೆಸಿ ಸ್ವಾಮೀರ್ವ ಕರಿಸಿಕೊಂಡಾ ಬಾಪೂಸಾಬ. ಅದೂ ಆಗಿಲ್ಲ. ಮದಿವಿ ಮಾಡಿಕೊಳ್ಳುದು ಮನಸ್ಸಿನಾಗ್ಗ ಇರದಿದ್ದು, ಆ ಹುಡಿಗಿನ್ನು, ಆಕಿ ಅಪ್ಪೆನ್ನು ತಮ್ಮ ಮನಿಗೆ ಹೋಗಾಕ ಯಾಕ ಬಿಡಬಾರದು? ಒಟ್ಟು ಅವನ ನಡತಿ ಬರಾಬರಿ ಇಲ್ಲ ತಗಿ. ಮನ್ನ ಮಟ್ಟಾಗ ಹುಡು, ನಿಶೇದಾಗ ನನ್ನ ಸೋಸಿಗೆನೋ ಅನ್ನಾಕ ಬಂದಿತ್ತಂತ, ಕೈಯಾಗಿನ ಶಗಣಿ–ಬುಟ್ಟಿ ತಲೀಮ್ಮಾಗ ಒಗುದು ಬುದ್ದಿ ಹೇಳುತ್ತಿದ್ದ ನಾ ಆಗಿದ್ದರ. ದೊಡ್ಡವರು ದೊಡ್ಡ ಮನಶ್ಯಾರಿಗೆ ಒಪ್ಪು ಹಾಗಿದ್ದರ ಮರ್ಯಾದಿ ಸಿಕ್ಕಿತ್ತು.” ಎಂದಿಷ್ಟು ಮಾತನಾಡುವಾಗ ನಿಂಗವ್ವನ ದನಿ ರೋಷದಿಂದ ಕಾವೇರಿತ್ತು. ತಲೆಯ ಮೇಲೆ ಕೊಡ ಹೋತ್ತ ಪರವೆಯೂ ಅವಳಿಗಿರಲಿಲ್ಲ. ಆದರೆ ಉಳಿದವರು ಎಷ್ಟುತ್ತು ಹಾಗೇ ಕೊಡ ಹೋತ್ತು ನಿಲ್ಲಲಿಕ್ಕಾದೀತು?

ಬಿರಾದಾರ ನಿಂಗವ್ವ ಮಾತು ಬದಲಿಸಬೇಕೆಂದೇ “ಅಲ್ಲ ನಿಂಬೆಷ್ಟ್ ನಿನ್ನ ಸೋಸಿ ಹಬ್ಬಕ್ಕ ಉಂಗಿಗೆ ಹ್ವಾದಾಕ ಇನ್ನೂ ಯಾಕ ಬರಲಿಲ್ಲ?” ಎಂದು ಪ್ರಶ್ನೆ ಹಾಕಿದಳು. ಆ ಪ್ರಶ್ನೆಯಲ್ಲಿ ಕುತೂಹಲವೂ ಅಡಗಿತ್ತು.

“ವಿನು ಹೇಳೋದ್ದೇತಿ ಚಿಗವ್ವ? ಹುಡುಗಿಗೆ ದೆವ್ವ ಬಡದ್ದೇತಿ ಅಂತಾರು. ನಾವು ಕರೀಲಾಕ ಹೋದಾಗೆಲ್ಲ ಕಲ್ಲ–ಕೊರಡ ಆಗಿ ಬೀಳತಾಳು.”

“ಇಂತಾ ದಿನದಾಗ ಹೋರಗ ಇದ್ದಂತ ಪಾಡ. ನನ್ನ ಸೋಸಿನ್ನ ತವರ ಮನಿಗೆ ಕಳಿಸಿಕೊಡಬೇಕಂತ ಮಾಡಿದ್ದಿ. ಅದರ ಏನು ಮಾಡೂದು, ಅವೋಂದು

ದೇಶ ನಿಕಾಳೆ ಗಂಟುಬಿದ್ದವು. ಉರಾಗ ಮಾರೀಬ್ಯಾನಿ. ಅದರ ಕಳಿಸಬ್ಯಾಡಿ ಅಂತ ಹೇಳಿ ಕಳಿಸಾವು. ಹೊಲಾನರ ಕೂರಿಗಿ ಏರದ ಹಂಗ ಬಿದ್ದವು. ಮುಂದಿನ ಸುಗ್ರಿ ಹೋಗಿ ಹತ್ತಪೇಕು. ಹ್ಯಾಂಗ ಅಂತ ಜಿಂತಿ ಹೋರೀತ್ಯೇತಿ. ಹಗೇದಾಗೇನರೆ ಜ್ವಾಳಾ ಸಾಕೇದೇನಬೇ ನಿಂಬೆವ್ವಾ?”

ನಿಂಬೆವ್ವ ಸ್ಥಿತಿವಂತ ರ್ಯೇತರ ಮನೆತನದವಳು. ಅವಳ ಗಂಡ ದೇಶಪಾಂಡೆ ಹಾಗೂ ಜಾಗೀರದಾರರ ಹೊಲಗಳನ್ನು ಲಾವಣಿಯಿಂದ ಸಾಗುಮಾಡುತ್ತಿದ್ದ. ಎಂಟೆತಿನ ಕಮತವಿದ್ದ ಮನೆಯಲ್ಲಿ ಏನಿಲ್ಲೆಂದರೂ ಇನ್ನೂ ಮೂರು ವರ್ಷ ಸಾಕಾಗುವವ್ವು ಧಾನ್ಯಸಂಗ್ರಹವಿತ್ತು. ಅದರೂ ಜೋಳದ ಸಂಗ್ರಹವಿರುವುದೆಂದು ನಿಜ ಸಂಗತಿ ಹೇಳಿದರೆ, ಕಡಕೊಡುವ ಪ್ರಸಂಗ ಬರಬಹುದೆಂದು, ‘ದೊಡ್ಡ ಹಗೇದಾಗ ನಾಲ್ಕುತ್ತ ಜೀಲ ಇದ್ದದ್ದು, ಜಾಗೀರುದಾರರು ಹುಲೀಬ್ಯಾಟೀ ಹಳಬರನ್ನು ಹಚ್ಚಿ, ಹಗೇ ತಗಿಸಿ ಕಡಾ ತಗೊಂಡಾರು. ಕಾಗದಾ ಬರಹೊಳ್ಳಿರಂತ, ಅದನ್ನೇನು ಉಪ್ಪು ಹಚ್ಚಿ ನೆಕ್ಕುಂದಂತೆ? ಯಾರ ಮುಂದ ಹೇಳಾಮ ನಿಂಗವ್ವಾ? ಉರ ಮಂದಿಗೆ ಬಂದದ್ದು ನಮಗೂ ಬರತ್ಯೇತಿ. ಈ ವರಸ ತಿನ್ನಾಕ ಸಾಲೂವವ್ವು ಕಾಳು ಸಣ್ಣ ಹಗೇದಾರ ಇದ್ದರ ಇರಬೇಕು” ಎಂದು ನಿಂಬೆವ್ವ ಮುಂಧೋರಣೆಯಿಂದಲೇ ಹೇಳಿದ್ದರೂ, ಉಳಿದವರಿಗೆಲ್ಲ ಅವಳ ಮಾತಿನ ಅಧ್ಯವಾಯಿತು.

“ಅದ್ದೂಕ, ಮಲ್ಲಯ್ಯನ ಗುಡಿ ಮುಂದಿನ ಹಗೇದಾಗ ಮೂರಿಪ್ಪತ್ತು ಜೀಲಕ್ಕೆ ಕೈನ ಹಚ್ಚಿಲ್ಲಂತ? ಮನ್ನೆ ಶಂಕರಪ್ಪಗೌಡರು, ಉರಾಗಿನ ಎಲ್ಲಾ ಹಗೇದಾಗಿನ ಜ್ವಾಳಾ ಕೂಡಿ, ಉರಿಗೆ ಆರು ತಿಂಗಳ ಗಂಡಿ ಆಗತ್ಯೇತಿ ಅಂತ ಮಾತಾಡುವಾಗ ನಿನ್ನ ಹಗೇದ ಸುದ್ದಿ ಹೊಂಟಿತ್ತು” ಎಂದು ಬಿರಾದಾರ ನಿಂಗವ್ವ ನಿಂಬೆವ್ವನ ಅಸತ್ಯವನ್ನು ಬಯಲಿಗೆಳಿದಳು.

“ಹೋದ ಸುಗ್ರಾಗ ನಾ ಹಾವನಾರಿಗೆ ಹೋದಾಗ, ಹಿರ್ಯಾ ಹಗೇ ತೆಗೆದು ಕಾಳ ಹಾಕ್ಯಾನ. ಎಪ್ಪು ಹಾಕ್ಯಾನೋ ಅವಗ ಗೂಂತು. ದೊಡ್ಡ ರಾಬದ ಮನಿ; ಮ್ಯಾಲೆ ಎಂಟೆತಿನ ಕಮತ. ಕೂಲಿ-ಹುಂಬಳಿ ಸಾಗಬೇಕಲ್ಲಾ” ಎಂದು ನಿಂಬೆವ್ವ ನಾಲಿಗೆ ಸವರಿಕೊಂಡಳು.

“ನದಿ ಮುಳುಗೂ ಭೂಮಿ ನಿನ್ನದು. ಬಿಗದ ನಿಂತಾವು. ಉರಿಗೆ ಬಿರಾ ಬಂದರೂ ನಿನಗ್ಯಾಕ ಅದರ ಜಿಂತಿ ಚಿಗವ್ವಾ?” ಎಂದು ನಾಗವ್ವ ನಡುವೆ ಬಾಯಿ ಹಾಕಿದಳು.

“ನದಿ ಮುಳುಗೂ ಭೂಮಿ ಸ್ವಂತದ್ದೇನಬೇ? ಜಾಗೀರದಾರರದು. ಅವರ

ಪಾಲಾ, ಮೇಲಪಟ್ಟಿ ಕೊಟ್ಟು, ಉಳಿದರ ನಮ್ಮದು” ನಿಂಬೆವ್ವ ಹಾರಿಸಿ ನುಡಿದಳು.

ಇನ್ನೇನು ನೀರಗಸೆಯನ್ನು ದಾಟಿಬಿಟ್ಟರೆ, ಅವರವರ ದಾರಿ ತಮ್ಮ ತಮ್ಮ ಮನೆಗಳಿಗೆ, ಕೂಡಿಕೊಂಡು ಬರುವದು ಇಲ್ಲಿಯವರೆಗೆ ಮಾತ್ರ. ಬಗಲಲ್ಲಿ, ತಲೆಯ ಮೇಲೆ ಹುಂಟಿದ ಕೊಡಗಣು ಕೂಡ, ತುಳುಕಿ ಸಪ್ಪಳ ಮಾಡುತ್ತಿದ್ದವು. ಅಂತೇ ಅವಿರತವಾಗಿ ಇವರ ಹರಟಿಯೂ ಸಾಗಿತ್ತು.

“ మాతాడుతై ఇవరు నడెదిరువాగలే, ఎదురినింద హోలేయరు కుళ్ళు హోత్తుకొండు బందరు. హంగళేయరు భయ, కుతొవలగళింద త్రస్తురాదరు.

ಶ್ರೀದಾರ ನಾನಾಸಾಹೇಬನು ಬೆಳಗಿನ ಜಾವಕ್ಕೆ ಸತ್ತನೆಂದು ಅವರ ಬಾಯಿಂದ ಕೇಳಿದಾಗ ಇವರಿಗೆಲ್ಲ ಆಪಾತವಾದಂತಾಯಿತು.

“ಪಾಪ, ಮಗಳ ಬೆಳದು ಮನ್ಯಾಗ ಕೂಡ್ದು ನೋಡಲಾಗದ್ದಕ್ಕ ಎದಿ ಒಡಕೊಂಡು, ಜೀವಾ ನೀಗಿತು ನೋಡಬೇ ನಾನಾಸಾಬ” ಒಬ್ಬಳು ಕಣ್ಣೀರು ತಂದು ನುಡಿದಳು.

“ಫ್ರೆ ಬಿಡ, ಏದಿ ಒಡಕೊಳ್ಳಬೇಕು ಏನು ಆಗಿತ್ತು? ವಾಡೇದಾಗ ಹೋಗಿ ಕಾರಮಹಳ್ಳಿವಿ ಮುಂದೆ ತಳ ಉಂಟಾಗಿನಿಂದ ಜಾಗೀರದಾರರ ಮಾರ್ಪಾ ಆಗಿ ಮಜಾದಾಗ ಇದ್ದು” ತಳವಾರ ನಾಗವ್ವೆ ತನಗೆ ತಿಳಿದದ್ದು ಹೇಳಿದಳು.

“ನಿನನಗ ಗೊತ್ತಿಲ್ಲ ಯಕ್ಕಾ, ಯಾವಾಗ ಕಾರಮಣಿವಿಗೆ ಹೋರಗ ಹಂತಾಚಿಮಣಾ, ತಿರುಗಿ ಹೋರಗ ಆಗಿಲ್ಲ. ಅದ ಹೊಟ್ಟಿಬ್ಬಾನಿ ಇತ್ತು ಮುದುಕ. ದಾದಾನ ಕಿರಿಗೆ ಈ ಸುದ್ದಿ ಬಿದ್ದರಂತೂ ತಮ್ಮಿಬ್ಬರದೂ ಜೀವ ಉಳ್ಳಾಕ್ಕಿಲ್ಲ ಅಂತ ಕಣ್ಣೀರು ತಗದು ನಮ್ಮನ್ನಾಗ ಹೇಳಿತ್ತು ಮುದುಕ. ದಾದಾಗ ಏನರೆ ಗೊತ್ತಾತೋ ಏನೋ, ಅದಕ್ಕ ಪ್ರಾಣ ಹೋಗಿರಬೇಕು”. ನಿಂಬಿವ್ವ ಎಲ್ಲವೂ ಗೊತ್ತಿದ್ದವಳಂತೆ ಮಾತಾಡಿ, ಪ್ರಕರಣದ ರಹಸ್ಯ ತನಗೆ ಗೊತ್ತಿದ್ದವಳಂತೆ ಹೇಳಿದಳು.

“ಅದೆಲ್ಲ ಹಾದಿಗುಂಟ ಏನ ಮಾತಾಡತೀರೇ? ಒಂದು ಹೋಗಿ ಮತ್ತೊಂದಾದೀತು. ನಿಂಬಿಷ್ಟ, ಮನ್ನೆ ಬಾಪೂಸಾಬ ಪಡದಪ್ಪನವರ ಮುಂದ ಕುಂತು ನಾನಾ ಉರತುಂಬ ಹಲ್ವಿ ಮಾಡಕೊಂತ ತಿರಗದ್ದುಂಗ ಏನು ಮಾಡಬೇಕು ಅಂತ ಕೇಳುತ್ತಿದ್ದ. ಮುದುಕಂ ತಲ್ಲಿ ಕೆಪ್ಪಣಿಗ ಆಗಿ ಮಾತಾಡತಾನಂತ ತಮ್ಮ ಕಿಮಿಗೂ ಸುದ್ದಿ ಬಿದ್ದತ್ತಿ ಅಂತ ಸ್ವಾಮೀರು ಅಂದರಂತ. ನಿನ್ನ ನೆಟ್ಟಿದ್ದ ನಾನಾ ಬೆಳಗಾಗೂದರಾಗ ಇಲ್ಲ ಅಂದರ, ಎಲ್ಲಿ ಬಾಪೂಸಾಬ ಮತ್ತ....” ತಳವಾರ ನಾಗವೈ ಸತ ಸುದ್ದಿಗೆ ಸಂಶಯದ ಜೀವ ತುಂಬಿದಳು.

“ಅದೆಲ್ಲಾ ಏನ್ಯೇತೋ ಶಿವಗ ಗೊತ್ತು, ನಿನ್ನ ಭೇಂಟೀ ಕಡಸೆ ಮನೀ ಕಟ್ಟಿಗೆ ಕುಂತು ನಾರಿನ ಹಗ್ಗಾ ಹೋಸೀತಿತ್ತು, ಮುದುಕ. ‘ಮುಪ್ಪಾತು, ಮಗಳು ಮಾಡಿದ ಬಿಸಿ ರೊಟ್ಟಿ ತಿಂದು ಸುಮಾಕ ಕೂಡಬಾರದ ಮುದುಕು’ ಅಂತ ನಾ ಅಂದಿ. “ನನಗೇನಾಗೇತಿಬೇ, ಇನ್ನೂ ನಡೆ ಬಾಗಿಲ್ಲ; ಬೇಲಜ್ಞಾಳಾ ಅಮಾತ ನೆಗವಿಟ್ಟೇನು” ಅಂತ ಅಂದ. ಅಂತಾವ ಬಾಯಾಗ ಹಿಡಿ ಮಣ್ಣ ತುಂಬಿಕೊಂಡು ಹೋದ” ಬಿರಾದಾರ ನಿಂಗವ್ವ ಈ ಮಾತು ಹೇಳುತ್ತೇ ನಿಡಿದಾಗಿ ಉಸಿರುಬಿಟ್ಟಿಲ್ಲ.

ನೀರಗಸೆ ದಾಟಿತ್ತು. ಎದರ ದಾರಿ ಬೇರೆಬೇರೆಯಾದುವು. ಉರೋಳಿಗೆ ಬರುವ ಕೆಲವರು ಮೌನ ಧರಿಸಿದರು. ಉರ ಮಧ್ಯದಲ್ಲಿರುವ ಗೋಪಾಲಕೃಷ್ಣನ ಗುಡಿಯ ಮುಂದೆ ಹಾಯ್ದ ಹೋಗುವಾಗ ಗೌಡರು, ಕುಲಕೋರ್ ಮನೆತನದ ಹಿಂಡು, ಬಾಳಾಚಾರ್ಯರು, ಬಾಪೂಸಾಹೇಬ ಹೀಗೆ ಉರ ಹಿರಿಯರೆಲ್ಲ ಗುಡಿಯಲ್ಲಿ ಕುಳಿತಿದ್ದರು. ಎಲ್ಲರ ಮುಖಿದ ಮೇಲೆಯೂ ವ್ಯಸ್ತಿ, ನಡಿಗೆಯಲ್ಲಿ ಆತುರ ಕಾಣುತ್ತಿದ್ದವು. ಇಷ್ಟ ಜನ ಹಿರಿಯರು ಗುಡಿಯಲ್ಲಿ ಕೂಡಿದ್ದನ್ನು ನೋಡಿ, ಹೆಣ್ಣುಮುಕ್ಕಳೆಲ್ಲ ಸೆರಗನ್ನು ಸರಿಯಾಗಿ ಹೊದ್ದುಹೊಂಡು ಒಬ್ಬಾಬ್ಬರೆ ಗುಡಿಯ ಮುಂದಿನಿಂದ ಹಾದು ಹೋದರು.

ನಾನಾನ ದುರ್ಮರಣ ಉರ ಜೀವವನ್ನು ಕಲಿತ್ತು. ಒಂದಿಲ್ಲಿಂದ ರೀತಿಯಿಂದ ಉರ ಹಿರಿಯರು, ಆ ಮರಣಿದ ಹೋಣಿಯನ್ನು ತಾವರಿಯದರೇ ಹೊತ್ತಿದ್ದಳು. ಚಿಮಣಾಳ ಅಪಮಾನ, ನಾನಾನ ಸಾವು ಈಗ ವ್ಯೇಯಕ್ಕಿಕೆ ವಿಷಯಗಳಾಗಿರಲಿಲ್ಲ. ಇವು ಕೇವಲ ದು:ಖಿಗಳಾಗಿದ್ದರೆ ನಾಲ್ಕು ಸಮಾಧಾನದ ಮಾತಾಡಿಬಿಡುಹುದಾಗಿತ್ತು. ಆದರೆ ಈ ದು:ಖಿಗಳಿಗೆ ಅನ್ಯಾಯದ ಕಲಂಕವಿದೆ. ಅನ್ಯಾಯವೇ ಈ ದು:ಖಿಗಳನ್ನು ಎಳೆದು ತಂದು ಸಮಸ್ಯೆಯನ್ನಾಗಿ ಮಾಡಿ ಸಾರ್ವಜನಿಕರ ಮುಂದೆ ತಂದಿಟ್ಟಿದೆ. ಇದಕ್ಕೆ ಯಾರು ಉತ್ತರ ಹೇಳಬಲ್ಲರು?

ಬಾಪೂಸಾಹೇಬ ಉರ ಜಾಗೀರದಾರನಾಗಿ ದಬಾರ ನಡೆಸುವ ದೂರೆಯಾಗಿ ದರ್ಶಾದಿಂದ ಕುಳಿತಿರಲಿಲ್ಲ. ಇಂದು ತಲೆಯ ಮೇಲೆ ಪೇಟಾ ಇರಲಿಲ್ಲ; ತೊಡೆಯ ಮೇಲೆ ಯಾವಾಗಲೂ ಇರುತ್ತಿದ್ದ ಎಲೆಯಡಿಕೆಯ ಜರದ ಚಂಚಿಯಿರಲಿಲ್ಲ, ತುಟಿಗಳ ನಗೆ ಮಾಯವಾಗಿತ್ತು. ಇನ್ನೊಬ್ಬರು ಪ್ರತ್ಯೇಕವಾಗಿ ಅವನನ್ನೇ ಮಾತಾಡಿಸಿದರೆ ಮಾತ್ರ ಬಹು ಪ್ರಯಾಸದಿಂದ ಕೇಳುತ್ತಿದ್ದ. ಇಲ್ಲದಿದ್ದರೆ ಮಂಕು ಹಿಡಿದವರಂತೆ ಸುಮ್ಮನೆ ಕೂಲಬಿಟ್ಟಿದ್ದ. ಇಂದೇಕೋ ಅವನ ಮುಖಿದ ಮೇಲೆ ಆರೋಪಿಯ ಕಳೆ ಇತ್ತು.

ಮಾತಾಡುವದೆಲ್ಲ ಆಗಲೇ ಮುಗಿದು ಹೋಗಿತ್ತು. ನಾನಾನ ಮೃತದೇಹವನ್ನು

ಆಸ್ತುಗೆ ಸಾಗಿಸಬೇಕೆಂಬ ನಿರ್ಣಯವನ್ನು ಹಿರಿಯರ ಸಭೆ ಸ್ಪೀಕರಿಸಿತ್ತು. ನಾನಾನಿಗೆ ವಿಷಪ್ರಯೋಗವಾಗಿರಲೇಬೇಕೆಂದು ಗೌಡರ ನಿಷ್ಪರವಾದ ಅಭಿಪ್ರಾಯವಿತ್ತು. ಇಲ್ಲದಿದ್ದರೆ ಉಕ್ಕಿನ ಗೆಂಬಂಹಂತಿದ್ದ ನಾನಾ ಹೀಗೆ ಒಮ್ಮೆಲೆ ಸಾಯುವದೆಂದರೇನು? ಅದು ಅಲ್ಲದೆ ಬಾಪ್ರಾಸಾಹೇಬನೇ ವಿಷಪ್ರಯೋಗದ ಪ್ರೇಕರನೆಂದು ಗೌಡರು ಸ್ವಷ್ಟವಾಗಿ ಆರೋಪಿಸಿದ್ದರು. ಈ ಆರೋಪವನ್ನು ಬಾಪ್ರಾಸಾಹೇಬ ಒಟ್ಟಿರೀತಿಯಂತೆ ದ್ಯುವದವರಿಗೆ ತಪ್ಪದಂಡ ಇಡಲು ಒಪ್ಪದ್ದರಿಂದ, ನಾನಾನ ಹೊವನ್ನು ಆಸ್ತುಗೆ ಸಾಗಿಸುವದು ಅನಿವಾರ್ಯವಾಗಿತ್ತು.

ಶಂಕ್ರಾನ್‌ಗೌಡರ ಮುಖದಲ್ಲಿ ಹೊಣೆಗಾರಿಕೆಯ ಗೆರೆಗಳು ಸ್ವಷ್ಟವಾಗಿ ಮೂಡಿದ್ದವು. ಈ ವಿಷಯ ಎಂದಿನಂತೆ ಸಾಮಾನ್ಯವಾಗಿರಲಿಲ್ಲ, ಶಿಲದಾರ ನಾನ ಸಣ್ಣ ಮನುಷ್ಯನಾಗಿದ್ದರೂ, ಅವನ ಮರಣ ಉರ ಪ್ರತಿಷ್ಠಿತರನ್ನೆಲ್ಲ ಸುತ್ತುಹಾಕಿಕೊಂಡಿತ್ತು. ಮತ್ತು ಈ ಸಭೆಯಲ್ಲಿ ದಾದಾ ಅಥವಾ ಅವನ ತಂದೆ ಲಕ್ಷ್ಮಣ ಇವರೂ ಇರಲಿಲ್ಲ. ದಾದಾ ಕುಸ್ತಿಗೆಂದು ಜತ್ತಿಗೆ ಹೋದವನು ಇನ್ನು ಮೂರುದಿನಗಳ ಮೇಲೆ ಮರಳಿ ಬರುವದಾಗಿ ತಿಳಿದಿತ್ತು. ಅನಾವೃಷ್ಟಿಯಿಂದ ಮೇವಿನ ಅಭಾವವಾದುದರಿಂದ, ಲಕ್ಷ್ಮಣ ತಾಸಗಾವಿಂಗೆ ತನ್ನ ಬರಡು ದನಗಳನ್ನು ಬಿಗರ ಮನೆಗೆ ಅಟ್ಟಿ ಬರಲು ಹೋಗಿದ್ದನು. ನಾನಾನ ಸಮೀಪದ ಆಪ್ತರೆಂದರೆ ಇವರಿಬ್ಬರೇ, ಅವರು ಈ ಮರಣದ ವಿಷಯವಾಗಿ ಫಿಯಾರ್ಡಿ ಹೊಟ್ಟಿದರೆ ಮಾತ್ರ ಗೌಡರು, ನ್ಯಾಯಧೀಕನನಂತೆ, ನಿರ್ಣಯ ಹೊಡಬಹುದಾಗಿತ್ತು. ಆದರೆ ಈಗ ಮಾತ್ರ ಅದರ ಜಿಂತಯೂ ಗೌಡರ ಮೇಲೆಯೇ ಇತ್ತು, ಈ ಹಿನ್ನೆಲೆಯನ್ನು ವಿಚಾರ ಮಾಡಿಮಾಡಿದಂತೆ ಗೌಡರಿಗೆ ಇನ್ನೊಂದು ವಿಚಾರವೂ ಸೂಕ್ತವಾಗಿ ಗೋಚರವಾಗಬೋಡಿತ್ತು. ಇವರಿಬ್ಬರೂ ಉರಲ್ಲಿಲ್ಲದ ಸಮಯವನ್ನೇ ಸಾಧಿಸಿಯೇ ನಾನಾನಿಗೆ ವಿಷಪ್ರಯೋಗ ಮಾಡಲಾಗಿದೆ ಎಂದು ಅವರಿಗೆ ಸಂಶಯ ಬಂದಿತ್ತು. ಈಗ ಹೊವನ್ನು ಆಸ್ತುಗೆ ಕಳಿಸಲು ಮೃತನ ವಾರಸದಾರರ ಫಿಯಾರ್ಡಿಯ ಅಗತ್ಯವಿತ್ತು. ಚಿಮಣಾನಿಂದ ಫಿಯಾರ್ಡಿಯನ್ನು ಬರೆಸಿಹೊಳ್ಳುವ ಯೋಜನೆಯಲ್ಲಿ ಗೌಡರು ತೊಡಗಿದ್ದರು. ಈ ಎಲ್ಲ ವಿಚಾರಗಳಿಂದ ಗೌಡರ ಮುಖ ತ್ರಸ್ತವಾಗಿತ್ತು.

ಇಂಥ ಅನೇಕ ಪ್ರಕರಣಗಳನ್ನು ಯಶಸ್ವಿಯಾಗಿ ಬಗೆಹರಿಸಿದ ಗೌಡರಿಗೆ ಚಿಮಣಾಳ ಫಿಯಾರ್ಡಿ ಪಡೆಯುವ ಯುಕ್ತಿ ಹೊಳೆಯಲು ತಡವಾಗಲಿಲ್ಲ. ಬಾಯಲ್ಲಿಯ ತಂಬಾಕವನ್ನು ಉಗುಳಿದವರೇ ಓಲೆಕಾರಕನ್ನು ಕರೆದು “ಲೇ ದರಿಯಾ, ವಾಡೇಕ ಹೋಗಿ ಚಿಮಣಾಬಾಯಿಗೆ ಕರೆದಾರಂತ ಹೇಳಿ ಕರಕೊಂಡು ಬಾ. ಗೌಡರು ಕರೆದಾರಂತ ಹೇಳಲೇ!” ಎಂದು ಆಜಾಷಿಸಿದರು. ಆಮೇಲೆ

ದೃವದವರೆದುರು “ಜಾಗೀರದಾರರು ಗುನ್ನೆ ಮಾಡಿರದಿದ್ದರ, ಚಿಮಣಾ ಮಾಡಿರಬೇಕು. ಆಕಿನ್ನ ಭಾವಡಿಗೆ ಕರೆಸಿ ಜವಾಬು ತೆಗೊಂತಿನಿ. ಈ ಪ್ರಕರಣದ ಪತ್ತೆ ಹಷ್ಟಿ ನಿಕಾಲ ಮಾಡಿದ್ದರ ಗೌಡಿಕೇ ಬಿಡತೇನಿ ಗೌಡಿಕಿ” ಎಂದು ಏಂಸೆ ತಿರಿವಿ ಆಭರಣಿಸಿದರು.

“ಎಂತಾ ಮಾತಾಡತಿರಿ ಗೌಡರ? ಪೋಲೀಸ ಪಾಟೀಲಕಿ ಕೈಯಾಗ ಅದ ಅಂತ ಏನರ ಸಂಶಯ ತೆಗೊಂಡರ ಆತೇನು? ತಂದೆಗೆ ಮಗಳಂದಾದರೂ ವಿಷಾ ಹಾಕತಾಳ? ನಾನಾ ಧಡೆದ ಬ್ಯಾನಿ ಬಂದು ಸತ್ತಾ ಅಂತ ನಾ ಸುಖ್ಯ ಹೇಳೋದಿಲ್ಲ. ಹೆಣ್ಣಾ ಆಸ್ತುತ್ತೆಗೆ ಒಯ್ಯ ಏನ ಮಾಡತಿರಿ?” ಎಂದು ಬಾಪೂಸಾಹೇಬ ಮತ್ತೆ ವಾದಿಸಿದ.

ಕುಲಕರ್ಣಿ ಶೇಷಪ್ಪ ನಸ್ತುದ ಚಿಟಕೆಯನ್ನು ಏರಿಸಲು ಇನ್ನೇನು ಮೂಗಿನ ತುದಿಗೆ ಕೈ ಒಯ್ಯಬೇಕೆಂದವನು, ಅದನ್ನು ತಡೆದು ಕೈ ಮುಂದೆ ಮಾಡಿ “ಜಾಗೀರದಾರ ಸಾಹೇಬ, ಇನ್ನೂ ಈ ಉರ ನೀರು ನಿಮಗೆ ಹತ್ತಿಲ್ಲ, ಈ ಉರಾಗ ಇಂಥಾವೆಲ್ಲ ಪ್ರಕರಣ ಬೇಕಾದಷ್ಟು ಆಗ್ಯಾವ. ಮಗಳು ಅಪ್ಪನ ಖಾನ ಮಾಡಿದ್ದ ನೋಡೇನಿ; ಹೇಣಾತಿ ಗಂಡನ ಖಾನ ಮಾಡಿಸಿದ್ದ ನೋಡೇನಿ ; ಇಷ್ಟ ಅಲ್ಲ ಸ್ವತಃ ಅಪ್ಪ ಮಗನ ಹೊಂದದ್ದೂ ಪ್ರಸಂಗ ಆಗ್ಯಾವ. ಈ ಉರ ಭೂಮೀ ಗುಣಾನ ಅಂಥಾದ್ದು. ಚಿಮಣಾ ಭಾಳ ಭೋಳೇ ಮಡಿಗಿ ಅಂತ ನಿಮಗನಿಸಿರಬಹುದು. ಆದರೆ ಆಕೀನ ನಾನಾನ ಮರಣದ ಹಿಂದ ಇದ್ದಾಳ ಅನೋದ್ದು ದೃವದವರಿಗಲ್ಲಾ ಗೊತ್ತದ” ಎಂದು ಆಢ್ಢತೆಯಿಂದ ಗುಡುಗಿದ.

ಬಾಪೂಸಾಹೇಬ ಹತಾಶನಾಗಿ ತಲೆ ಕೆಳಗೆ ಮಾಡಿ ಕುಳಿತುಕೊಂಡ. ಅಪ್ಪರಲ್ಲಿ ಓಲೆಕಾರ ದರಿಯಪ್ಪ ಚಿಮಣಾ ಭಾವಡಿಗೆ ಬಂದಳಿಂದ ಗೌಡನಿಗೆ ಅರಿಕ ಮಾಡಿಕೊಂಡ. ಗೌಡರಿಗೆ ಅವಸಾನ ಉಳಿಯಲಿಲ್ಲ. ತಲೆಯ ಮೇಲಿನ ಜರದ ಕೆಂಪು ರುಮಾಲನ್ನು ಇಟ್ಟಲ್ಲಿಯೇ ಮರೆತು, ಬೇಟೆ ಸಿಕ್ಕಾಗ ಹಾರುವ ಹುಲಿಯಂತೆ, ಗುಡಿಯಿಂದ ಟಣ್ಣನೆ ಹಾರಿ ಭಾವಡಿಗೆ ನಡೆದರು. “ಗೊಡ್ಡ ಗೊಡ್ಡ ರುಮಾಲಾ ಬಿಟ್ಟ” ಎಂದು ಶೇಷಪ್ಪ ಒದರಿಕೊಂಡದ್ದೂ ಅವರಿಗೆ ಕೇಳಿಸಲಿಲ್ಲ. ದರಿಯಪ್ಪನೇ ರುಮಾಲು ತೆಗೆದುಕೊಂಡು, ದಸೆ ಬಾಯಿ ಬಿಡುತ್ತ ಓಡಿ ಗೌಡರಿಗೆ ಮುಟ್ಟಿಸಿದ.

ಗುಡಿಯಲ್ಲಿ ಕುಳಿತ ಜನರೆಲ್ಲ ಮಂಕುಬಡಿದಂತಾಗಿದ್ದರು. ಯಾರಿಗೂ ಏನೂ ಮಾತಾಡಬೇಕೆಂಬುದೇ ತಿಳಿಯದಾಗಿತ್ತು. ಆದರೆ ಮೌನವೂ ಆ ವೇಳೆಗೆ ಅಸಹನೀಯವಾಗಿತ್ತು. ಆಗ ಬಾಳಾಚಾರ್ಯರು ಪರಿಸ್ಥಿತಿಯನ್ನು ಹದಕ್ಕೆ ತರಬೇಕೆಂದು

“ಇಲ್ಲಿ ನೋಡಿ ಜಾಗೀರದಾರ ಸಾಹೇಬ, ಗೌಡರು ಈ ಪ್ರಕರಣ ಬೆಳಿಸಬಾರದಂತ ಸಾಮೋಪಚಾರದಿಂದ ಹೇಳಿದ ಮಾತು ನಿಮಗೆ ಬಗೀಚರೀಲಿಲ್ಲ. ದೃವದವರು ಅಂದರ ದೇವರ ಸಮಾನ. ಅವರ ಮುಂದೆ ತಪ್ಪ ಒಪ್ಪಲಿಕ್ಕೆ ಎಂದೂ ನಾಜಬಾರದು. ಶಂಕರಪ್ಪ ದೀರ್ಘಕ್ಕೆ ಹೋದಾ ಅಂದರ ಯಾರಿಗೂ ಸೋಲೂ ಅಸಾಮಿ ಅಲ್ಲ. ದಿನಬೆಳಗಾದರ ಮಾರಿ ನೋಡುವರು, ಹೀಗೆ ಮುರಕೊಂಡು ಬಾಳೂದು ರೋಗ್ಯ ಆಗೂದುಲ್ಲ” ಎಂದು ನುಡಿದರು. ಅವರ ವಾತಿನಲ್ಲಿ ನ್ಯಾಯನಿಪ್ಪುರತೆಯಿರಲ್ಲಿ; ಅಂತಹಕರಣದ ತೀವ್ರ ವೇದನೆಯಿತ್ತು. ನಾನಾನ ಮರಣದ ದುಃಖಿದಿಂದ ಗಾಸಿಯಾದ ಅವರಿಗೆ ಈ ತೊಡಕಿನಿಂದ ಹೆಚ್ಚು ಆಫಾತವಾಗಿತ್ತು.

“ಆಚಾರಸ್ವಾಮೀ, ನಾ ಮಾಡಿದ ಉಪಕಾರ ನೀವೆಲ್ಲ ಇಷ್ಟ ಲಗೂ ಮರೀತಿರಂತ ನನಗನಿಸಿದ್ದಿಲ್ಲ. ಉರ ಜನರೆಲ್ಲ ಸುವಿದಿಂದ ಇರಬೇಕೂ ಅಂತ ಎಷ್ಟ ರೀತಿ ಸಹಾಯ ಮಾಡಿನಿ ಅಂಬೂದು ನಿಮಗೆ ಗೊತ್ತದ. ಇಷ್ಟಾಗೇನೂ ನನ್ನ ಮ್ಯಾಲೆ ತುಫಾನಿ ಹೊರಸತೀರಲ್ಲ?” ಎಂದು ಬಾಪೂಸಾಹೇಬ ಬೇಡಿಕೊಂಡ.

“ಉರಿಗೆ ಉಪಕಾರ ಮಾಡಿದಾವಾ ಅಂತ ನೀವು ನಡೆಸಿದ ಚಲ್ಲಾಟಾ ನೋಡಿನೂ ನಾವು ಸುಮ್ಮಗ್ಗ ಇದ್ದಿವಿ. ಈಗ ನಿಮ್ಮ ಮ್ಯಾಲೆ ಬಂದ ಆರೋಪ ಗಂಭೀರಸ್ವರೂಪದ್ದದ. ಈ ಪ್ರಕರಣ ಮುಂದ ಹೋದರ ವಾಡೆಯ ಹೆಸರಿಗೆ ಕಲಂಕ ಬಂದಿತು ಅಂತ, ಹೋಗದಂತ ಮಾಡಿ ಅಂತ ಗೌಡರಿಗೆ ಹೇಳಿದಿವಿ. ಅಂತೇ ವಿಚಾರಮಾಡಿ, ಪಾಪಕ್ಕೆ ಪ್ರಾಯಸ್ಕಿತ ಅಂತ ದೃವದವರಿಗೆ ದಂಡಾ ಕೊಟ್ಟು ಮುಗಿಸಿಬಿಡಬೇಕಂದರ ನಮ್ಮ ಮಾತಿಗೆ ನೀವ ಕಿಮ್ಮತ ಕೊಡಲಿಲ್ಲ. ಅದಕ ಗೌಡರು ಸಿಟಿಗೆದ್ದರು” ಎಂದು ಬಾಳಾಚಾರ್ಯರು ಗಂಭೀರವಾರೀಯಲ್ಲಿ ವಿವರಿಸಿದರು.

ಕುಲಕರ್ಮೀ ಶೇಷಪ್ಪನೂ ಆಚಾರ್ಯರ ಅಭಿಪ್ರಾಯವನ್ನೇ ಅನುಮೋದಿಸಿದ. “ಇಲ್ಲಿ ನೋಡಿ ಜಾಗೀರದಾರ, ಉರ ಧಣೇರು ನೀವು. ನಿಮ್ಮ ಮಾನಾಮಯಾದಿ ಅಂದರ ಉರಿನ ಮಾನಾ ಮರ್ಯಾದಿ ಇದ್ದಾಗಂ. ಇದನ್ನೆಲ್ಲ ಲಕ್ಷ್ಯದಾಗ ತಂದುಕೊಂಡ ನಾವು ಈ ಪ್ರಕರಣ ಇಲ್ಲೇ ಮುಗಿಸಿಬಿಡಬೇಕೂ ಅಂತ ಹಂಚಿಕೆ ಹಾಕಿದಿವಿ. ಗೌಡರು ಆಚಾರು ನಾನು ಇಷ್ಟ್ವಾತ್ಮಕಾ ಅದೇ ವಿಚಾರದಾಗ ಇದ್ದಿವಿ. ವಾಡೆದ ಮ್ಯಾಲಿನ ಅಭಿಮಾನದಿಂದನ ಇಷ್ಟೆಲ್ಲ ಮಾಡಿದಿವೆಲ್ಲ? ಹಾಂಗ ನೋಡಿದರ ಕಾಯದೇದ ದೃಷ್ಟಿಯಿಂದ ನಾವು ಮಾಡೂದೂ ಖೂನಿ

ಭಪಾಯಿಸುವ ಗುಸ್ಸೆನ ಸರಿ. ಆದರೂ ನಿಮ್ಮ ಮರ್ಗಾದ ಉಳಿಸಬೇಕಂತ ದ್ಯುಧದವರು ಗುಸ್ಸೆ ತಮ್ಮ ಮೈಮೇಲೆ ತಗೋಬೇಕಂತಾರ. ತಪ್ಪದಂಡ ಕೊಟ್ಟು ಪಾರಾಗರೆಪಾ ಅಂತ ಕೈಯಾಗ ವಿಜ್ಞೀ ಕೊಟ್ಟು ಹೇಳಿದಿವಿ. ನೀವೇನು ಕೇಳೋ ಲಕ್ಷಣ ಕಾಣಲಿಲ್ಲ. ಇನ್ನು ಕಾಯಿದೇ ಏನ ಹೇಳತದೋ ಅದನ್ನು ಮಾಡತೇವಿ. ನಮಗೇನು, ಸರಕಾರದ ನೌಕರಿನ ಮಾಡತೇವಿ. ಕರ್ಕವ್ಯಾಕ್ಷ ಅಂತಹಕರಣ ಇಲ್ಲ ನೋಡಿ. ಒಡಹುಟ್ಟದ ತಮ್ಮ ಇಂಥಾ ಕೆಲಸು ಮಾಡಿದರೂ, ಅವನ ಮ್ಯಾಲೂ ಖಚಿ ಮಾಡಬೇಕಾಗತದ ಉಪಾಯ ಇಲ್ಲ” ಶೇಷಪ್ಪ ತನ್ನ ಒಂದು ಮಾತಿನಿಂದ ಸ್ವಾರ್ಥಪರಾಧಗಳಿರದನ್ನೂ ಸೂಚಿಸಿದ.

“ತಪ್ಪ ಮಾಡಿದ್ದರ ನೀವು ಹೇಳಿದ್ದಕ್ಕ ಕಬೂಲ ಮಾಡಿದ್ದೆ ಕುಲಕಣಾರ. ಆದರೆ ನಾನಾಮಾಮಾ ಸತ್ತದ್ದು ಧಡೇದ ಬ್ಯಾನಿ ಬಂದು. ನಾನ ಅವನ, ಖೊನಿ ಮಾಡಿದ್ದಾಂಗ ನೀವೆಲ್ಲ ನನ್ನ ಮ್ಯಾಲೆ ಮುರಕೊಂಡು ಬಿಡ್ಡರ ನಾ ಏನ ಹೇಳಬೇಕು?” ಎಂದು ಬಾಪುಂಜಾಹೇಬ ತನ್ನ ಮುಖ ಮೇಲಕ್ಕೆತ್ತದೆ ಹೇಳಿದ.

ಶೇಷಪ್ಪ ಪಾದಳ್ಯಾಯಲ್ಲಿಯೇ ಕಾಯಿದೇ ಪಂಡಿತ. ಇಂಥ ವಾದಗಳ ಉಗಮವೇನೆಂಬುದು ಅವನಿಗೆ ಗೊತ್ತಿತ್ತು. “ಜಾಗಿರದಾರ, ನೀವು ಹೇಳಿದು ಎಲ್ಲಾ ಖಿರೇ ಅಂತ ದ್ಯುವದವರಿಗೆ ಅನಿಸಿಲ್ಲ. ನಾನಾನ ದುರುರಣಿದ ಕಾರಣ ಜಿಮಣಾ ತೊಡಕು ಅಂತ ಎಲ್ಲಾರಿಗೂ ಅನಿಸೇದ, ಇರಲಿ. ನೀವು ಹೇಳಿದ ಮಾತು ಖಿರೇ ಮಾಡಲಿಕ್ಕೆ ನೀವು ಎಷ್ಟು ಸಾವಿರ ಖಿಚು ಮಾಡಬೇಕಾದೀತು ಅಂಬೂದನ್ನು ವಿಚಾರಮಾಡಿರೇನು? ನಾನಾ ಧಡೇದ ಬ್ಯಾನಿ ಬಂದ ಸತ್ತಾ ಅಂತ ಸಿದ್ಧಮಾಡಬೇಕಾಗತದ. ಹೆಣದ ಮಾರಿ ವಿಷಾ ಹಾಕಿದವರ್ರಾಂಗ ಹಸರು ಏರೇದ. ನಿರಪರಾದಿ ಅಂತ ಸಿದ್ಧ ಆಗದಿದ್ದರ ಎಲ್ಲಾ ಗೋವಿಂದಾ. ಅದಕ್ಕಂತ ನಿಮ್ಮನ್ನ ಪೇಚಿನಿಂದ ಉಳಿಸಲಿಕ್ಕೆ ಈ ವಿಚಾರ ನಾವು ಮಾಡಿದ್ದು’ ಎಂದು ವಿವರಿಸಿ ಹೇಳಿದ.

ಮೂಲೆಯಲ್ಲಿ ಕುಳಿತ ಏರೀ ಹಣಮಂತಾಚಾರಿಗೆ ಈ ನಿಷ್ಟಯೋಜಕ ಮಾತುಗಳಿಂದ ಬೇಸರಬಂತು. “ಯಾಕ ಬೆಂಜ್ಣೀ ಹೆಚ್ಚಿರಿ ಬಿಡ್ಲೋ. ಶೇಕಡಾ ಐದ್ಯುರಂತೆ ಬರೋ ರೋಕ್ಕೆ ಇಷ್ಟಾ ಕಿ ಭಾಯಿತಗೇತ್ತಿರಿ? ಜಾಗಿರದಾರರೂ ಅಂತ ದಂಡಾ ವಸೂಲ ಮಾಡಿ ಖೊನಿ ಮುಚ್ಚಬಿಟ್ಟರೂ ಅಂತ ಉರ ಮಂದಿ ನಾಳೆ ಮಾರಿ ಮ್ಯಾಲ ಉಗಳ್ಯಾರು. ಜಾಗಿರದಾರ ಸಾಹೇಬ, ನೀವೇನು ಕೊಡಬ್ಯಾಡಿ ಕೊಸಿಬ್ಯಾಡಿ, ಖುಶಾಲ ಮನಿಗೆ ಹೋಗಿ ಮಲಕೊಂಡುಬಿಡ್ಲಿ. ನಮಗೂ ಸ್ವಾನಕ್ಕ ಹೊತ್ತಾಗತದ, ಏಳತ್ತಿವಿನ್ನು” ಎಂದು ಗೋಣಗುತ್ತ ಪಂಚೆಯನ್ನು ರುಧಾಡಿಸುತ್ತ ಎದ್ದೇ ಬಿಟ್ಟ.

ಅಷ್ಟರಲ್ಲಿ ಗೊಡರು ಚಾವಡಿಯಿಂದ ಗೆಲುವಿನ ನಗೆ ನಗುತ್ತ ಬಂದದ್ದು ನೋಡಿ, ಆ ಮುದುಕನ ಕುಶಾಹಲ ಮತ್ತೆ ಕೆರಳಿ ಎದ್ದವನು ಮತ್ತೆ ಕುಳಿತ.

“ಯಾಕ ಹಣಮಂತಾಚಾರ ಮತ್ತೆ ಕೊತಿರೆಲ್ಲ? ಹೋಗಿ ಸ್ವಾನಕ್ಕೆ ಹೊತ್ತಾಗೂದಿಲ್ಲೇನು? ಮತ್ತು ತಡಾ ಆದರ ಹೊಳಿ ಅಣ್ಣಿ ಹೋದೀತು!” ಎಂದು ಕುಲಕರ್ಣಿ ಶೇಷಪ್ಪ ನಗೆಯಾಡಿದ.

ಆಚಾರ್ಯರು ಈ ಕೊಂಕನ್ನ ಅರಿತರು. ಅಂತಲೇ ತಾವೂ ನಗುತ್ತ “ನೀವೆಲ್ಲ ಸ್ವಾನಕ್ಕೆ ಎದ್ದರ ನಮ್ಮದೂ ಸ್ವಾನದ ಹೊತ್ತಾಗುತ್ತದೇನಪಾ ಶೇಷಪ್ಪ. ಮತ್ತು ಗೊಡರೂ ಬಂದರು; ಮುಂದೇನಾಗತದೋ ನೋಡಿಕೊಂಡ ಎದ್ದರಾತು. ಅತ್ತತ ಸರಿಯಲು” ಎನ್ನತ್ತ ಕೈಯಲ್ಲಿಯ ಬಡಿಗೆಯಿಂದ ಶೇಷಪ್ಪನ ಬೆನ್ನಿಗೆ ತಿವಿದರು. ಇನ್ನು ಹಣ ಕ್ಯಾಗೆ ಬರುವದು ಖಂಡಿತ ಎಂಬ ಸಾಂಕೇತಿಕ ಭಾಷೆಯ ದ್ಯೌತಕವಾಗಿತ್ತು ಅದು.

ಗೊಡರು ಬಂದವರು ಒಮ್ಮೆ ಎಲ್ಲರನ್ನೂ ನೋಡಿ, ತಮ್ಮ ಸ್ವಾನದಲ್ಲಿ ಕುಳಿತುಕೊಂಡರು. “ಇಗಾ ಬಿಮಣಾ ಫಿಯಾರ್ಡಿ ಕೊಟ್ಟಾಳು. ತನ್ನ ತಂದಿಗೆ ಯಾರೋ ವಿಷಾ ಹಾಕ್ಕಾರಂತ ಸಂಶೇ ಬಂದ್ಯೇತೀ ಅಂತ ಹೇಳಿ ಬಟ್ಟಿ ಬಲ್ಲಾಳೆ. ಯಾರ ಮೇಲೆ ಸಂಶೇ ಬಂದ್ಯೇತೀ ಅಂತ ಕೇಳಿದರ, ಅವರ ಹಸರು ಪೂಲೀಸರ ಮುಂದ ಹೇಳತೀನಿ ಅಂತ ಹೇಳಾಳು. ಈಗ ರೀತಿಪ್ರಕಾರ ಪಂಚನಾಮೆ ಮಾಡಬೇಕಾಗತೇತಿ. ಅದಕ್ಕ ದೃವದವರೆಲ್ಲ ಚಾವಡಿಗೆ ಬರಬೇಕು” ಎಂದು ದಪ್ಪದಿಂದ ನುಡಿದರು.

ಬಾಪ್ರಾಸಾಹೇಬನ ಅಂಗಾಂಗಳೆಲ್ಲ ಬೆವರಿದವು. ಚಳಿ ಬಂದವರಂತೆ ನಡುಗಲಾರಂಭಿಸಿದ. ಕುಳಿತಲ್ಲಿ ಕಾಡುವದೂ ಅವನಿಗೆ ಅಸಾಧ್ಯವೆನಿಸಿ ಅವನು ಬಾಳಾಚಾರ್ಯರ ಕಾಲಿಗೆ ಬಿದ್ದು “ಆಚಾರಸ್ವಾಮೀ ನನ್ನ ಮಾನ ಕಳೇಬ್ಬಾಡಿ. ಈ ಪ್ರಕರಣ ಇಲ್ಲಿಗೆ ಮುಗಿಯೂ ಹಂಗ ಮಾಡಿ. ನೀವು ಹೇಳಿದ ದಂಡ ಕೊಡಲಿಕ್ಕೆ ನಾ ತಯಾರಿದ್ದೇನಿ” ಎಂದು ದೃಸ್ಯದಿಂದ ಬೇಡಿಕೊಂಡ.

“ಅದೆಲ್ಲ ಆಗಾಣಿಲ್ಲ. ಫಿಯಾರ್ಡಿ ಕೈ ಸೇರೇತಿ ಅಂದಮ್ಮಾಲೆ ಪಂಚನಾಮೆ ಆಗಾಕಬೇಕು, ಹೆಣ್ಣಾ ದವಾಖಾನಿ ಕಾಣಸದಿದ್ದರ, ಇದ್ದ ಫಿಯಾರ್ಡಿ ಹರದು ಹಾಕಿ ನಾ ಜೀಲ ಕಾಣಬೇಕಾದೀತು. ಯಾರೂ ಹೇಳಿದರೂ ನಾ ಏನು ಈಗ ಕೇಳಾಂವ ಅಲ್ಲ” ಎಂದು ಅಭಿಷಿಕ್ಷಿಸುತ್ತ ಗೊಡರು ಗುಡಿಯ ತುಂಬ ಹಾಸು ಹೊಯ್ಯತೊಡಗಿದರು.

ಬಾಳಾಚಾರ್ಯರು ನಡುವೆ ಬಾಯಿ ಹಾಕದೆ ನಿವಾರಿಸಿದ್ದಿಲ್ಲ. “ಗೊಡ್ಡ

ಸ್ವಲ್ಪ ಕೂತು ಸಮಾಧಾನ ಮಾಡಿಕೊಳ್ಳಿ. ಇದು ಉರ ಮಾನದ ಪ್ರಶ್ನೆ ಜಾಗಿರದಾರರು ಅಂದರ ಉರ ಧೋರೀ ಇದ್ದಾಗಿ. ಅವರ ಮಾನಾ ಕಳದರ ಉರ ಮಾನಾ ಕಳದ್ದಾಗಿ. ಅದಕ್ಕ ಈ ಪ್ರಕರಣ ಇಲ್ಲೇ ಮುಗಿಸಿಬಿಡುವುದು ಒಳ್ಳೆಯು. ಬಾಪೂಸಾಹೇಬು, ಈ ಮೊದಲೇ ಹೇಳಿತ್ತಲ್ಲ; ಹೋಗಿ ಒಂದು ಸಾವಿರ ರೂಪಾಯಿ ತಂದು ಗೌಡರಿಗೆ ಮುಟ್ಟಿಸಿರಿ.” ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

“ಆಚಾರೆಪ್ಪ, ನೀ ಹೇಳೋದು ದೃವದವರಿಗೆ ಕೊಡೂ ದಂಡ. ಈಗ ಭಿಯಾದಿ ಕೈಯಾಗ ಬಂದತ್ತಿ. ಅದನ್ನು ಹರದ ಹಾಕಿ ಹೊಣಾ ದಫನ ಮಾಡಲಾಕ ಪರವಾನಕಿ ಕೊಟ್ಟಿರ ಹೋಲೀಸರಿಗೆ ನಾ ತೆತ್ತಬೇಕಾಗತ್ಯೇತಿ ದಂಡಾ. ಅದಕ್ಕೂಂದು ಸಾವಿರ ಹೊಡು ಅನ್ನರಿ, ಅಂದ್ರ ಏನರ ಮಾಡಾಕ ನಮಗೂ ಧೈಯ ಬಂದೀತು. ಹಿರ್ಬಾರದೀರಿ, ಗೌಡನ್ನು ಹೇಚಿಗೆ ಹಾಕಬ್ಬಾಡಿ” ಗೌಡರ ದನಿಯಲ್ಲಿ ವಿಜಯದ ಉತ್ಸಾಹವಿತ್ತು.

“ಆಗಲಿ ಹಂಗ ಆಗಲಿ. ಜಾಗೀರದಾರರು ಮೊದಲ ನಮ್ಮೆ ಮಾತಿಗೆ ಒಪ್ಪಿದ್ದ ಈ ಪ್ರಸಂಗ ಬರತ್ತಿದ್ದಿಲ್ಲ. ಹೋಗಿ ಬಾಪೂಸಾಹೇಬ, ಗೌಡರಿಗೆ ಪ್ರತ್ಯೇಕ ಏನೂರ ರೂಪಾಯಿ ತಂದುಕೊಡಿ” ಬಾಳಾಚಾರ್ಯರು ಮತ್ತೇ ದನಿಗೂಡಿಸಿದರು.

ನಿರುಪಾಯನಾಗಿ ಬಾಪೂಸಾಹೇಬ ಹಣದ ವ್ಯವಸ್ಥೆ ಮಾಡಲು ಹೊರಟು ಹೋದನು.

“ಆಚಾರ ಪ್ರತ್ಯೇಕ ಗೌಡರಿಗೇ ಅಂತ ಹೇಳಿದಿರಿ. ಮತ್ತು ಕುಲಕರ್ಣಿಗೇನು ಸಿಕ್ಕಂಗಾತು ಗೊರಟು?” ಶೇಷಪ್ಪ ಹೊಂಕು— ಮಾತಾಡಿದ.

“ಅತಪಾ, ಅದರಧರ ನಿನಗೂ ಕೊಡಂತ ಹೇಳತ್ತಿನಿ ಅತಿಲ್ಲೋ?” ಬಾಳಾಚಾರ್ಯರ ದನಿ ಬೇಸರಕ್ಕೆ ತಿರುಗಿತು.

“ಒಳೇ ನ್ಯಾಯ ತಗದಿರೆಲ್ಲ ಆಚಾರ? ಗೌಡರಿಗೆ ಎಷ್ಟು ಬರತದ, ಅಷ್ಟ ನಮಗೂ ಬರೂದು ಮಾಮೂಲು ರಿವಾಚು ತಪ್ಪಸಬ್ಬಾಡಿ, ಇದೆಲ್ಲೇ ಹೊಸ ಪದ್ಧತಿ ತಗದಿರಿ ಮತ್ತು?” ಶೇಷಪ್ಪ ಜಗಳ ಹೂಡಿದ.

“ಶೇಷಪ್ಪ, ಇದರಾಗ ಏನೂ ಅನ್ಯಾಯ ಆಗಿಲ್ಲ. ಸಾವಿರದಾಗ ಗೌಡಗ ಏದನೂರು, ಅದರಧರ ನಿನಗೆ; ಉಳಿದ ಎರಡೂವರಿನೂರು ದೃವದವರಿಗೆ ಹಂಚಬೇಕಾಗಲೆ ಇದು ತಲೆತಲಾಂತರದಿಂದ ನಡುವುದು ಬಂದ ರೂಡಿ. ಇನ್ನೇನಪ್ಪ, ಹೋಲೀಸರಿಗೆ ಕೊಡೂದು ಅಂತ, ಗೌಡರಿಗೆ ಏನೂರು ರೂಪಾಯಿ ಹೆಚ್ಚಿಸಿಕೊಡಿಸು ಖಿರೆ. ನಿನಗ ಪ್ರತ್ಯೇಕ ಎರಡೂವರಿನೂರು ಕೊಡಿಸಿದರ

ಗೊಡನಷ್ಟೇ ಆಯಿತಲ್ಲ?” ಎಂದು ಬಾಳಾಚಾರ್ಯರು ಬುದ್ಧಿ ಹೇಳಿದರು.

ಅಪ್ಪರಲ್ಲಿ ಹಣಮಂತಾಚಾರ್ಯರು “ಅಲ್ಲೋ ಬಾಳೂ, ಒಟ್ಟು ರೋಕ್ಕಾದಾಗ ಗೊಡಗ ಅರ್ಥ, ಅದರಫ್ರ ಕುಲಕೋರ್ ತೋಗೋರೇಕು. ಉಲಿದಢ್ಣ ದಶಾಂಶ ನಮ್ಮ ಒಬ್ಬೊಬ್ಬರಿಗೆ ಸಿಗೇಕು. ನೀ ಇಪ್ಪತ್ತೆದರ ಮ್ಯಾಲೆ ಮುಗಿಸಿ ಬಿಡತೀಯಲಾ?” ಎಂದು ಒಚ್ಚಬಾಯಿಂದ ಗುರುಗುಟ್ಟಿದರು.

“ಹಣಮಂತಾಚಾರ್ಯನಿಗೆ ಸಿಟ್ಟು ಬಂತು. “ಮೂರಿನ್ನ ತಂದಕಾದ, ಇದರಾಗ ಬಾಯಿ ಹಾಕಬಾರದು. ಲಂಜದ ವ್ಯವಹಾರ ನಮ್ಮದಲ್ಲ. ಅದು ಗೊಡರಿಗೆ ಕುಲಕೋರ್ಗೆ ನಡೆದುಬಂದ ಹಕ್ಕು. ನೀ ಹಾಂಗ ನ್ಯಾಯಾ ತಗದರ, ಇಕಾ ನನ್ನ ಪಾಲಿಂದು ಬಿಟ್ಟು ಬಿಡತೇನಿ ಆತ?” ಎಂದರು ಬಾಳಾಚಾರ್ಯರು.

ಹಣಮಂತಾಚಾರ್ಯನಿಗೆ ಸಿಟ್ಟು ಬಂತು. “ಮೂರಿನ್ನ ತಂದಕಾದ, ಇದರಾಗ ಹಕ್ಕಿನ ಪ್ರತ್ಯೇ ಎಲ್ಲಿ ಬರತದ? ಇದು ಹಗಲದರೋಡೆ ಆ ಜಾಗಿರದಾರ ದಾರಿ ಬಡಿಸಿ ತಂದ ಹಣಾ ಅದು. ಅದನ್ನ ನೀನು ಮತ್ತೆ ಯಾರ ಉಡ್ಯಾಗೋ ತುಂಬಲಿಕ್ಕೆ ಹೊಂಟೇದಿ ಆತು” ಎಂದು ಒಟಗುಟ್ಟಿದನು.

“ನಮ್ಮ ಈ ಬಡಿದಾಟದಾಗ ಬಾಪ್ರಾಸಾಹೇಬ ಮೆತ್ತಗಾದ ತೀಪ್ಯುರ್. ಏನು ಮಾಡತೀರ್ಮೋ ಮಾಡಿಕೊಳ್ಳಿ, ಈ ವ್ಯವಹಾರದಾಗ ನಾ ಕ್ಯಾನೇ ಹಾಕಾದ್ದಲ್ಲ. ಗೊಡ, ತೋಗೋಳ್ಳೋದು ತೋಗೋಂಡು ಈ ಪ್ರಕರಣ ಅಪ್ಪ ಇಲ್ಲಿಗೇ ಮುಗಿಸಿಬಿಡಿ. ಶೇಷೂ, ನೀ ಮತ್ತೇನಾರ ಕಿತಾಪತಿ ತಗದು ಉರ ಮಾನಾ ಕಳೀಬ್ಬಾಡ. ನಡಿ, ಹಣಮಂತಾಚಾರ್ಯ, ಸ್ವಾನ್ವಕ್ಷ ಆಗಳೇನ ಎದ್ದಿದ್ದೆಲ್ಲ” ಎಂದು ನಕ್ಕೆ ಏರಿಸಿ ಬಾಳಾಚಾರ್ಯರು ಎದ್ದರು. ಅವರ ದನಿಯಲ್ಲಿ ಎಲ್ಲಿಲ್ಲದ ಅನಾಸಕ್ತಿ ಬಂದಿತ್ತು. ಹಿಂದಕ್ಕೆ ಎಷ್ಟೋ ಪ್ರಕರಣಗಳಲ್ಲಿ ಅವರೂ ಲಂಚ ತಿಂದವರೇ, ಆದರೆ ಇಂದೇಕೋ ಅವರ ಮನಸ್ಸು ಬೇಸರಗೋಂಡಿತ್ತು. ಮೊದಲಿನಿಂದಲೂ ಹಟಮಾರಿಯಾದ ಮನಸ್ಸು; ಹಿಂದಕ್ಕೆ ಲೌಕಿಕದಲ್ಲಿಯೂ ಅದೇ ಹಟದಿಂದ ತಮ್ಮ ಸಾಮಧ್ಯರ್ ತೋರಿದ್ದರು. ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಉರಗೋಡ-ಕುಲಕೋರ್ಯರನ್ನೆಲ್ಲ ಅಂಗೃತಳಿಲ್ಲಿ ಕುಣಿಸಿದರು. ಆದರೆ ಇಂದಿನ ಪ್ರಕರಣದಲ್ಲಿ ಯಾವುದೋ ಒಂದಂಶ ಅವರಿಗೆ ಬೇಸರ ಹುಟ್ಟಿಸಿತ್ತು; ತಾನು ಮಾಡುತ್ತಿರುವುದೆಲ್ಲ ಅನ್ಯಾಯ ಎಂದು ತೋಚಿತ್ತು. ಅಂತೆಯೇ ಮನಸ್ಸು ಒಮ್ಮೆಲೇ ವ್ಯಾಗ್ಯಾದ ಕಡೆಗೆ ತಿರುಗಿತ್ತು. ಒಮ್ಮೆ ಮುಖ ತಿರುಗಿಸಿದರೆ ಸಾಕು. ತಿರುಗಿ ಆ ಕಡೆಗೆ ನೋಡಲಾರೆ ಎಂಬ ಹಟ ಅವರಲ್ಲಿತ್ತು. ನಾನಾನ ಮರಣದ ದು:ಶಿಪ್ರಾ ಅದಕ್ಕೆ ಕಾರಣವಾಗಿರಬಹುದು.

ಮಧ್ಯಾಹ್ನವಾಗಿದ್ದರೂ ಮಾಗಿಯ ಬಿಸಿಲು ಬೆಳ್ಳಿದಿಂಗಳಿಂತೆ ಎನಿಸುತ್ತಿತ್ತು.

ಲುತ್ತರ ದಿಕ್ಕಿನಂದ ಬೀಸುವ ಗಾಳಿಗೆ ನಡುಗು ಹುಟ್ಟಿ, ಇನ್ನೂ ಬಿಸಿಲು
ಬೇಕೆನ್ನುಸುತ್ತಿತ್ತು. ನದಿಯ ದಂಡೆಯ ಮೇಲೆ ಧಗಧಗ ಉರಿಯುತ್ತಿದ್ದ ನಾನಾನ
ಚಿತೆಯ ಕಾವು ಈ ಜೆಯನ್ನು ಓಡಿಸಲು ಹಿತಕರವೆನಿಸಿದರೆ ಆಜ್ಞೆಯವೇನಿಲ್ಲ.

೪

ನಾನಾನ ಹೇಳ ನದಿ ದಂಡೆಯಲ್ಲಿ ಸುಟ್ಟು ಎಂದೋ ಬೂದಿಯಾಯಿತು.
ಉಂಟಾರ ಹಿರಿಯರ ಸಲಹೆಯಂತೆ ಗೌಡರು ಮರಣ-ರಿಜಿಸ್ಟರದಲ್ಲಿ, ನಾನಾ
ಹೃದಯವಿಕಾರದಿಂದ ಮರಣಹೊಂದಿದನೆಂದು ಶರಾ ಬರೆದು ಸರಕಾರಿ
ಅಧಿಕಾರಿಗಳ ದೃಷ್ಟಿ ಈ ಪ್ರಕರಣದ ಮೇಲೆ ಬೀಳದಂತೆ ತೆರೆಯಿಳಿದರು. ಈ
ಪ್ರಕರಣ ಇಷ್ಟು ಮುಗಿದುಹೊಯಿತೆಂದು ಉಂಟಾರ ಹಿರಿಯರಲ್ಲಿ ಭಾವಿಸಿದರು.
ಬಾಪ್ರಾಸಾಹೇಬನೂ ಹಾಗೆ ಭಾವಿಸಿ ಹದಿನ್ಯೇದು ನೂರು ರೂಪಾಯಿಗಳನ್ನು
ಗೌಡರಿಗೆ ಮುಟ್ಟಿಸಿದನು.

ಪಾದಳ್ಯಾಯ ಉಂಟಾರ ಹಿರಿಯರು ಈ ಮೊದಲು ಇಂಥ ಅನೇಕ
ದುರ್ಮಾರಣಾಗಳನ್ನು ಪಂಚನಾಮೆ ಇಲ್ಲದೆ ಮಣ್ಣಮುಚ್ಚಿ ದಕ್ಕಿಸಿಕೊಂಡಿದ್ದರು.
ಆದರೆ ಹಿಂದಿನ ಎಲ್ಲ ದುರ್ಮಾರಣಾಗಳಲ್ಲಿಲ್ಲದ ಒಂದು ದೊಡ್ಡ ಸಮಸ್ಯೆ ಈ
ಸಂದರ್ಭದಲ್ಲಿ, ಎಲ್ಲವನ್ನೂ ಬ್ಯಾಲಿಗೆಳಿಯುವ ಭೀತಿಗೆ ಎಡ ಮಾಡಿಕೊಟ್ಟಿತು.
ಬಾಪ್ರಾಸಾಹೇಬ ಕೊಟ್ಟ ಹಣದಲ್ಲಿ ಗೌಡನಿಗೆ ಒಂದು ಸಾವಿರ, ಕುಲಕರ್ಣಿಗೆ
ಎರಡೂವರೆ ನೂರು ಹಿಂಗೆ ಹಂಚಿಹೋದದ್ದರಿಂದ, ಶೇಷಪ್ಪ
ಅಸಮಾಧಾನಗೊಂಡು, ಗೌಡರು ತಿಂದ ಹಣವನ್ನು ತಿರುಗಿ ಕಕ್ಕಿಸುವ ವಿಚಾರದಲ್ಲಿದ್ದ.
ತನಗೆ ಬರಬೇಕಾದ ಹಣವನ್ನು ಪಡೆಯಲು ಬಾಳಾಚಾರ್ಯರೆಂದು ಅವನು
ಕೊನೆಯ ಪ್ರಯತ್ನವನ್ನೇನೋ ಮಾಡಿದ. ಅದರೆ ಅದು ಸಫಲವಾಗಿಲ್ಲ. ಆಚಾರ್ಯರಿಗೆ
ಈ ಪ್ರಕರಣವೇ ಮೊದಲು ಹೇಸಿಗೆ ಹುಟ್ಟಿಸಿತ್ತು. ಅದರಲ್ಲಿ ಶೇಷಪ್ಪನ ಲೋಭ
ಹಟಮಾರಿತನಗಳನ್ನು ನೋಡಿಯಂತೂ ಅವರ ಮನಸ್ಸು ಇನ್ನೂ ಕಲಾಗಿತ್ತು.

ಶೇಷಪ್ಪನ ವಿಚಾರ ಈಗ ಬಾಪ್ರಾಸಾಹೇಬನ ಕಡೆಗೆ ತಿರುಗಿತ್ತು.
ಅಪಮಾನದಿಂದ ಹಣಾದ ಅವನ ಮನಸ್ಸು ಸೇಡಿನ ಭಾವನೆಗೆ ಹದವಾಗಿತ್ತು.
ಶೇಷಪ್ಪ ಅದರ ಲಾಭವನ್ನು ಪಡೆಯಲ್ಲಿದೆ ಇರಲಿಲ್ಲ. ಆದ ಅಪಮಾನದ ಸೇಡನ್ನು
ಶೀರಿಸಿಕೊಳ್ಳಬೇಕಂದು ಹಟಿಹಿಡಿದ. ಆದರೆ ಬಾಪ್ರಾಸಾಹೇಬನಿಗೆ ಮಾರ್ಗ
ಹೊಳೆದಿರಲಿಲ್ಲ. ಬಹಳ ಹೊತ್ತು ವಿಚಾರ ಮಾಡಿ ಇಬ್ಬರೂ ಒಂದು ನಿರ್ಣಯಕ್ಕೆ

ಬಂದರು. ಅನಾವೃತ್ಯಿಂದ ಜನರು ಕಂಗಾಲಾದುದರ ಪ್ರಯೋಜನ ಪಡೆದುಕೊಂಡು, ಗೌಡರಿಂದ ಕಾಳು ಕೇಳಲು ಜನರನ್ನು ಪ್ರೇರೇಹಿಸಬೇಕು. ಇಲ್ಲದಿದ್ದರ ಗೌಡರು ಭಾಪೂಸಾಹೇಬನಿಂದ ಪಡೆದುಕೊಂಡ ಹಣವನ್ನು ಬರಗಾಲದ ಸಹಾಯಕಾಗಿ ಕೊಡಬೇಕು. ಭಾಪೂಸಾಹೇಬ ಶೇಷಪ್ಪನ ತಂತ್ರಕ್ಕೆ ತಲೆದೂಗಿದ. ಇದೇ ಹೊತ್ತಿಗೆ ಉರುಬಿಟ್ಟು ಹೋಗಿದ್ದ ಪಡದಯ್ಯನವರೂ ತಿರುಗಿ ಬಂದು ಈ ತಂತ್ರಕ್ಕೆ ಸೇರಿಕೊಂಡರು, ಗೌಡರು ಒಪ್ಪದಿದ್ದರೆ ಜನರಿಂದ ಬಂದು ಹಾಡಿಸಬೇಕು. ಹಗೆ ತೆಗೆಸಿ ಕಾಳು ಕೊಡಲು ಗೌಡರನ್ನು ಒತ್ತಾಯಪಡಿಸಬೇಕು. ಮೂವರೂ ಇವೇ ಯೋಜನೆಯಲ್ಲಿಯೇ ದಂಗಾದರು.

ರಾತ್ರಿ ಮರದಲ್ಲಿ ಸಭೆ ಸೇರಿತ್ತು. ಪಡದಯ್ಯನವರ ಅಧ್ಯಕ್ಷತೆಯಲ್ಲಿ ರ್ಯಾತರನ್ನೆಲ್ಲ ಕರೆಸಲಾಗಿತ್ತು. ಕಾಳಿದ್ದ ರ್ಯಾತರ ಹಗೆ ತೆಗೆಸಿ ಉಪವಾಸ ಬಿದ್ದ ಜನರಿಗೆ ಕಾಳು ಹಂಚುವ ಬಗ್ಗೆ ದ್ಯುವದವರನ್ನು ಒತ್ತಾಯಪಡಿಸಬೇಕೆಂದು ಭಾಪೂಸಾಹೇಬ ಹೇಳಿದ. ಪಡದಯ್ಯನವರೂ ತಮ್ಮ ಬೆಂಬಲವನ್ನು ಹಾರ್ಡಿಕವಾಗಿ ಸೂಚಿಸಿದರು. ಜನರ ತಲೆ ತಿರುಗಿದಂತಾಯಿತು.

ಅಮಾವಾಸ್ಯೆಯ ಮರುದಿನ ಗೌಡರು ಹಾಸಿಗೆಯಿಂದೇಇವ ಮೊದಲೇ ಬಡಜನರು ಗುಂಪುಗುಂಪಾಗಿ ಅವರ ಮನೆಯ ಬಾಗಿಲಿನಲ್ಲಿದ್ದರು. ಗೌಡರು ಹೊರಗೆ ಬಂದು ನೋಡಿದರು; ಗುಂಪಿನ ಸ್ಥಿತಿ ನಿಜವಾಗಿಯೂ ಶೋಚನೀಯವಾಗಿತ್ತು. ಮುಂದೆ ನಿಂತಿದ್ದವನೊಬ್ಬ “ನಿನ್ನನ ದಿನಾ ಉರಾಗ ಹೆಣ್ಣಾ ಇಟಗೊಂಡ ಕುಂತಾಗ ನಾವು ಬರಬಾರದಂತ ಬಿಟ್ಟೇವರಿ ಎಪ್ಪಾ, ಅಮಾಸಿಯಂಥಾ ಅಮಾಸಿ; ಬಾಯಾಗ ತುಣುಕ ಹೊಟ್ಟಿ ಹಾಕಿಲ್ಲ. ಕಾಳ ಕೊಡಾಕಬೇಕು ಎಂದು ಹಟ ಹಿಡಿದ. ಆ ಆಕ್ರೋಶ, ಹಟಮಾರಿತನ, ಕ್ರೋಧ ಇವುಗಳ ಹಿಂದೆ ಕಲ್ಲಿದೆಯನ್ನು ಕರಗಿಸುವ ಕರುಣ ಮಿಡಿಯುತ್ತಿತ್ತು.

ಗೌಡರು ಸಮಾಧಾನ ಹೇಳಿದರು. ಪಾದಳಿಯ ಗೋಳು ಅವರ ಎದಯನ್ನೇ ಕಲಿಕಿತ್ತು. ಮಧ್ಯಾಹ್ನದೊಳಗೆ ಕಾಳು ಹಂಚುವ ವ್ಯವಸ್ಥೆ ಮಾಡುವದಾಗಿ ಆಶ್ವಸನವಿತ್ತು ಜನರನ್ನೆಲ್ಲ ಮನೆಗೆ ಕಳಿಸಿದರು.

ಜನರೆಲ್ಲ ಮನೆಗೆ ಹೋದೊಡನೆ ಗೌಡರು ದ್ಯುವದವರ ಸಭೆಯನ್ನು ತಮ್ಮ ಮನೆಯಲ್ಲಿಯೇ ಕರೆದರು. ಗೌಡರ ಪಡಸಾಲೆಯ ತುಂಬ ಜನ ನೆರೆದಿತ್ತು. ಉರ ಹಿರಿಯರಿಗೆಂದು ಹಾಸಿದ ಕಂಬಳಿಯ ಮೇಲೆ, ಬಾಳಾಚಾರ್ಯರು, ಹಣಮಂತಾಚಾರ್ಯರು, ಶೇಷಪ್ಪ ಇವರ ಜೊತೆಗೆ ಗೌಡರೂ ಕುಳಿತ್ತಿದ್ದರು. ಭಾಪೂಸಾಹೇಬನನ್ನು ಕರೆಕಳಿಸಿದ್ದರೂ ಅವನು ಬಂದಿರಲಿಲ್ಲ.

ಬಡವರಿಗಾಗಿ ಕಾಳು ಕೂಡಿಸುವ ಪ್ರಶ್ನೆ ಎದ್ದಿತು. ಅದರೆ ಉಂಟಾಗಿರುವ ಒಡಕಿನಿಂದಲೇ ಸಭೆ ಪ್ರಾರಂಭವಾಯಿತು. ಪ್ರಶ್ನೆಗೆ ತಲೆಗೊಂದರಂತೆ ಉತ್ತರ ಬಂದಿತೇ ಹೊರತು ಮತ್ತೇನೂ ಆಗಲಿಲ್ಲ. “ಜಾಗೀರದಾರರಿಂದ ಅಧಿಕಾರಿಗಳಿಗೆ ಕೊಡಲಿಕ್ಕೆ ಅಂತ ಇಸಗೊಂಡ ರೋಕ್ಕಾ ಈಗ ಗೌಡರು ಖಚು ಮಾಡಲಿಕ್ಕೆ ಬೇಕು. ದುರುಸಂಹಿತೆ ಪ್ರಕರಣದ ತಪಾಸಣೆಗೆ ಇನ್ನಾಗ್ಗೂ ರೂ ಬರುವುದಿಲ್ಲ. ಅಂದಮ್ಯಾಲೆ ಗೌಡರ ಹತ್ತರ ಆ ಹಣಾ ಯಾಕ ಇರಬೇಕು?” ಶೇಷಪ್ಪ ಜೋರಾಗಿ ವಾದಿಸಿದ.

ಗೌಡರದು ಅದಕ್ಕೊಂದೇ ಉತ್ತರ. “ಆ ದುಡ್ಡಿನ ಮಾತು ಎತ್ತಬ್ಬಾಡಿ. ಮ್ಯಾನಿನ ಅಮಲದಾರರು ಬಂದು ಕೇಳಿದಾಗ ಅವರ ಉಡಿ ತುಂಬಲಿಕ್ಕೆ ಅಂತ ತೇವು ಇಟ್ಟಿದ್ದು ಅದು” ಗೌಡರೂ ಹಟ್ಟದಿಂದಲೇ ಆಭರಣಿಸಿದರು.

“ಉರ ದ್ವೇಪದವರ ಮಾತಿಗೆ ಮರ್ಹಾದಿ ಕೊಟ್ಟು ಗೌಡರು ಎಂಥಾ ಜವಾಬ್ದಾರಿ ಹೊತ್ತಾರ! ಆ ದುಡ್ಡಿನ ಉಪಯೋಗ ಪ್ರಸಂಗ ಬಂದಾಗ ಆಗಬೇಕಾದದ್ದು ಯೋಗ್ಯ” ಬಾಳಾಚಾರ್ಯರೂ ಗೌಡರ ವಾದವನ್ನೇ ಸಮರ್ಥಿಸಿದರು.

ಶೇಷಪ್ಪ ಸಿದಿದೆದ್ದು—“ಅಲ್ಲಿ ಆಚಾರ. ನೀವು ಬಾಯಿ ಹಾಕಿದ್ದರಿಂದ ನಾ ಸುಮ್ಮನಾದೆ. ನನಗ ಪ್ರತ್ಯೇಕ ದುಡ್ಡು ಕೊಡಸತ್ತಿನಿ ಅಂತ ಹೇಳಿದ್ದರೋ ಇಲ್ಲೋ? ಆ ಮಾತು ಅಲ್ಲಿಗೇ ಮುಗಿತೇನು?” ಎಂದು ಕೇಳಿಯೇಬಿಟ್ಟು.

“ನೋಡು ಶೇಷಪ್ಪ, ಉರಗಾರಕಿ ವ್ಯವಹಾರದೊಳಗೆ ಹಾಂಗೆಲ್ಲಾ ತಂತೀ ಕೆಟ್ಟ ಕೆಲಸ ಸಾಗುಬಂತು. ನಾ ಕೊಡಸತ್ತಿನಿ ಅಂತ ಹೇಳಿದಾಗ ಬಾಪುಶಾಹೇಬ ಅಲ್ಲಿದ್ದಿಲ್ಲ. ಈಗ ಅದೊಂದೂ ತನಗೆ ಗೊತ್ತಿಲ್ಲ ಅಂತ ಹೇಳಿತಾನ. ಏನ ನನ್ನ ಕೃಣಿಯಿಂದ ಕೊಡೂ ಅಂತಿಯಾ?” ಎಂದು ಬಾಳಾಚಾರ್ಯರು ಇದ್ದ ಸ್ಥಿತಿಯನ್ನು ವಿವರಿಸಲೇಬೇಕಾಯಿತು.

“ವ್ಯವಹಾರಾ ನಿಸ್ತರಸೂ ಯೋಗ್ಯತಾ ಇಲ್ಲದವರು ನಡುವ ಬಾಯಿ ಹಾಕಬಾರದಿತ್ತು” ಎಂದು ಒಟಗುಟ್ಟುತ್ತಲೇ ಬಾಣ ಬಿಟ್ಟು.

ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳುವದು ಗೌಡರ ಕರ್ತವ್ಯವಾಗಿತ್ತು. “ಅವರ ಮಾತ ತಂಗೊಂಡೇನ ಮಾಡ್ತಿರಿ ಆಚಾರೆಪ್ಪಾ? ಬಡಜನರ ಹೊಟ್ಟಿಗೆ ಕಾಳ ಕೂಡಸಲಾಕ ಏನ ಹಾದಿ ಹೇಳಿರಿ ಹೇಳಿ?” ಎಂದು ಹೇಳಿ ವಿವಾದವನ್ನು ಒಳ್ಳೆಯ ಹಾದಿಯಲ್ಲಿ ತರಲು ಪ್ರಯತ್ನಿಸಿದರು.

“ಅವರು ಅನ್ನೊದೇನು ಗೊತ್ತ ಅದ. ಉರಾಗ ಹಗೇ ಇದ್ದವರದೊಂದು ಯಾದಿ ಮಾಡಿ. ಅವನ್ನೆಲ್ಲ ತೆಗಿಸಿ ಕಾಳ ಹಂಚಿಬಿಟ್ಟಿ” ಅಂತ ಹೇಳಿ ಪಾರಾಗತಾರ.

ಉರ ಸುಟ್ಟರೂ ಹಣಮವ್ವ ಹೊರಗ ಅಲ್ಲ!” ಶೇಷಪ್ಪನ ಹೇಡಿ ಸಿಟ್ಟು ತಡೆಯಲಾರದ ಇಂಥ ಮಾತುಗಳನ್ನಾಡಿಸಿತು.

ಬಾಳಾಚಾರ್ಯರು ಏನೂ ಉತ್ತರ ಹೇಳಲಿಲ್ಲ. ಆದರೆ ಹಗೆ ತೆಗೆಸಿ ಕಾಳು ಹಂಚದೆ ಗತಿಯೇ ಉಳಿದಿಲ್ಲವೆಂದು ಗೌಡರೇ ಅವರ ಪರವಾಗಿ ಹೇಳಬಿಟ್ಟರು. ಇಷ್ಟೋತ್ತಿನವರಿಗೆ ಸುಮ್ಮನೆ ಕುಳಿತಿದ್ದ ಹಣಮಂತಾಚಾರಿಗೆ ಏನು ಸ್ಕೂಲ್‌ ಉಕ್ಕೆ ಬಂದಿತ್ತೋ, ಬಳ್ಳಬಾಯಿ ತೆಗೆದು “ಏನ್ತೋ ಉರ ಬದಕಸಲಿಕ್ಕೆ ಪರಮಾತ್ಮನ ತುಣುಕು ಅಂತ ತಿಳಿದಿರೇನು? ಬದವರ ಸಲುವಾಗಿ ಕಳಕಳೀ ಇದ್ದರು ಬಾಪ್ರಾಸಾಹೇಬನಿಂದ ಹೊಗೊಂಡ ರೊಕ್ಕು ಒಗೀರಿ; ಕಾಳ ಹೊಡಸರಿ” ಎಂದು ಹೇಳಿಯೇ ಬಿಟ್ಟು.

ಶೇಷಪ್ಪನಿಗೆ ಈ ಮಾತಿನಿಂದ ಬೆಂಬಲ ದೊರೆತಂತಾಗಿ ಅವನು ಹಲ್ಲು ಕೆರಿದು ನಗಹತ್ತಿದ್ದ. “ನನ್ನ ಪಾಲಿಗೆ ಬಂದ ಎರಡೂವರಿನೂರು ಕೊಟ್ಟಬಿಡತೇನಿ ನಾನು, ಆತಿಲ್ಲೋ?” ಎಂದು ಜೀಷ್ಟೆಯನ್ನೂ ಮಾಡಿದ.

ಗೌಡರಿಗೆ ಸಿಟ್ಟು ತಡೆಯದ್ದಾಯಿತು. “ಬರಬೇಕಾದದ್ದು ಬರಲಾರದ್ದು ಕೊಟ್ಟು ಉಪಕಾರದ ಸೋಗು ಮಾಡಿದರ ನಡ್ಡುಕಿಲ್ಲ. ನಿನ್ನ ರುಣಾರುಣಾ ಎಣಿಸಿ ಹೊಗೊಂಡ ರೊಕ್ಕು ಒಗೀರಿ. ನಾನು ನನ್ನ ಪಾಲಿಗೆ ಬಂದ ಬನೂರು ರೂಪಾಯಿ ಜಲ್ಲತೀನಿ” ಎಂದರು.

ಬಾಳಾಚಾರ್ಯರು “ನೀವು ಕೊಟ್ಟವ್ಯಾಲೆ ಉಳಿದವರು ಯಾಕ ಇಟಗೋಬೇಕು? ಅವರೂ ಕೊಟ್ಟಬಿಡಲಿ. ಹಣಮೂಕಾಕಾ, ನಿನ್ನ ಪಾಲಿನ ಇಪ್ಪತ್ತುರು ರೂಪಾಯಿ ತಂದ ಇಡಪಾ” ಎಂದರು.

ಈಗ ಮಾತ್ರ ಹಣಮಂತಾಚಾರಿಗೆ ಎಚ್ಚರ ಬಂತು. “ಭೇ, ಅಧ್ಯಾತ್ಮ ಆದೀತು. ಬಡವರಿಗಾಗಿ ದುಡ್ಡ ಕೊಡಸೂ ಮಾತ ನಡದದ. ಮತ್ತು ನಾನರೇ ಏನ ಇದ್ದಾವನ? ಬಡ ಬ್ರಾಹ್ಮಣ. ಕೈಗೆ ಬಂದದ್ದೆಲ್ಲ ಖಿಚು ಆಗಿ ಹೋಗೇದ. ಭೇಕಾದರ ಬಡವರಿಗೆ ಕೊಡೂ ಕಾಳೂ ನನಗ ಕೊಡಬ್ಯಾಡಿ. ಆತಿಲ್ಲೋ?” ಎಂದು ಅಧ್ರ ಜಾಣತನದಿಂದ, ಅಧ್ರ ಹುಚ್ಚಿನಿಂದ ಉಳಿದಧರ್ ಅಸಹಾಯಕತೆಯಿಂದಲೇ ಹೇಳಿದರು. ಗೌಡರು ವಿಜಯದ ಮುದ್ರೆಯಿಂದಲೇ ಎಲ್ಲವನ್ನು ನಿರೀಕ್ಷಿಸುತ್ತಿದ್ದರು.

ಕೊನೆಗೂ ಬಗೆಹರಿಯಲಿಲ್ಲ. ಗೌಡರು ಅಮುಲದಾರರಿಗೆ ಕೊಡಲಿಕ್ಕೆಂದು ಇಟ್ಟಿಕೊಂಡ ಹಣದ ಮೇಲೆಯೇ ಶೇಷಪ್ಪನ ಕಣ್ಣಿ. ಏನು ಬಂದರೂ ಅದನ್ನು ಕೊಡಲಾರೆ ಎಂದು ಗೌಡರ ಹಟ. ಎಲ್ಲರೂ ತಮ್ಮ ತಮ್ಮ ಪಾಲಿಗೆ ಬಂದದ್ದನ್ನು

ಕೊಡಲಿ, ತಮ್ಮ ಪಾಲನ್ನು ಕೊಡಬಹುದೆಂದು ಗೌಡರ ಅಭಿಪ್ರಾಯ. ಆದರೆ ಅಧಿಕಾರಿಗಳ ಲಂಚದ ನೇವವಾಡಿಕೊಂಡು ತನ್ನ ಪಾಲನ್ನೇ ಮುಖ್ಯಗಳಿಂದತಾಯಿತಲ್ಲ ಎಂದು ಶೇಷಪ್ಪನ ಗೇರೇಜು. ಮಾತು ಒರಬರುತ್ತ ಬಿರುಸಾದವು. ವೈಯಕ್ತಿಕವಾಗಿ ಆಪಾದನೆ ಹೇರುವದೂ ನಡೆಯಿತು. ಹಿಂದಿನ ಅಕ್ಕಟ್ಯಾಗಳ ಪುನರ್ವಿಚಾರಕೆ ಕೊಡ ನಡೆಯುವಂತಾಯಿತು. ಪ್ರಸ್ತುತ ಪ್ರಶ್ನೆಯನ್ನೇ ತಮ್ಮ ವಾದದಲ್ಲಿ ಎಲ್ಲರೂ ಮರ್ತಿಗಳ ಬಾಳಾಚಾರ್ಯರೇ ಮತ್ತೆ ಅದನ್ನು ನೇನಪ್ಪು ಮಾಡಿಕೊಟ್ಟರು.

“ಉಂರಾಗ ಒಕ್ಕಟ್ಟು ಇದ್ದಾಗ ಹಗೆ ತಗಿಸಿ ಕಾಳ ಹಂಚೂದು ಸಾಧ್ಯ ಇತ್ತು. ಈಗ ಜನರ ಕಬೂಲಿ ಇದ್ದರೆ ಕಾಳ ಹಂಚರಿ, ಬೇಕಾಯದೇಶೀರ ರೀತಿಯಿಂದ ಹಗೇ ತಗಸೂ ಧ್ಯೇಯ ನನಗಂತೂ ಇಲ್ಲ. ಆ ಧೈರ್ಯ ಇದ್ದವರು ಬೇಕಾದರ ಆ ಕೆಲಸಕ್ಕೆ ಮುಂದಾಗಲಿ” ಎಂದಿಷ್ಟು ಹೇಳಿ ಶೇಷಪ್ಪನ ಗೌಡರತ್ತ ನೋಡಿದ.

“ನನಗರ ಬೇಕಾಯದೇಶೀರ ಕೆಲಸಾ ಮಾಡುದೆಲ್ಲೆ ಬೇಕಾಗೇತಿ? ನಾಳೆ ಹೂಳಿಲ್ಲದ ಜನರು ಹಗೇ ಲೂಟಿ ಮಾಡಿದರಂದರ ಅದರ ಪಂಚನಾಮೆ ಮಾಡಿಸೂದಟ ನಮ್ಮ ಕರ್ತವ್ಯ” ಎಂದು ಗೌಡರೂ ಶೇಷಪ್ಪನ ಪ್ರಶ್ನೆಗೆ ಉತ್ತರವಿತ್ತು ಉದಾಸೀನತೆಯನ್ನು ತಳೆದರು.

ಮುಂದೆ ಮಾತಾಡಲು ಒಬ್ಬರೂ ಸಿದ್ಧರಿರಲಿಲ್ಲ. ವೈಯಕ್ತಿಕವಾಗಿ ಒಬ್ಬನು ಇನ್ನೊಬ್ಬರನ್ನು ಕಂಡರೆ ಹೆದರುವಂತಾಯಿತು. ಹಗೆ ತೆಗೆಸಿ ಕಾಳ ಹಂಚಿದರೆ, ಮೂಕರ್ಕ್ಕಿ ಬರೆಸಿ ಶೇಷಪ್ಪ ತಮ್ಮನ್ನು ಜೀಲಿಗೂ ಕಳಿಸಬಹುದೆಂದು ಗೌಡರ ಭಯ. ಶೇಷಪ್ಪನಿಗಿಂತೂ ಉಂಟಾದ ದುಃಖದ ಬಗ್ಗೆ ಕಳಕಳಿಯೆ ಇರಲಿಲ್ಲ. ಯಾವ ಪ್ರಸಂಗ ಬಂದರೂ ಅದರಲ್ಲಿ ತನ್ನ ಲಾಭವೆಷ್ಟು ಎಂದು ಲೆಕ್ಕಾಚಾರ ಹಾಕುವದೇ ಅವನ ಸ್ವಭಾವವಾಗಿತ್ತು. ಇನ್ನುಳಿದವರ ಸಲಹೆಗಳಿಗೆ ಅಪ್ಪೇನೂ ಬೆಲೆ ಬರಲಿಲ್ಲ. ಏನಾದರೂ ಸಲಹೆ ಹೇಳಿದರೂ ಎಲ್ಲಿ ತಮ್ಮ ಮೃಮೇಲೆಯೇ ಬಂದೀತೋ ಎಂದು ಅವರಿಗೆ ಭಯ. ಬಾಳಾಚಾರ್ಯರಿಗೂ ಪರಿಸ್ಥಿತಿ ಬಗೆಹರಿಯದಂತಾಯಿತು.

ಶೇಷಪ್ಪ ಹಾಗೂ ಗೌಡ ಇವರಿಬ್ಬರಲ್ಲಿ ಮಾತಿನ ಕಾವೇರಿದಾಗಲೇ ಎಲ್ಲರಿಗೂ ಮಾತುಸಾಕೆಂದು ಅನಿಸಿತ್ತು. ಕೂಡಿದ ಸಭೆಯಿಂದ ಬಡವರಿಗೆ ಏನೂ ಪ್ರಯೋಜನ ದೊರೆಯಲಾರದೆಂಬ ಮಾತು ಸ್ವಷ್ಟವಾಗಿಯೇ ಇತ್ತು. ಆದುತ್ತಾಡುತ್ತೆ ಸಭೆಯ ಉದ್ದೇಶವೇ ಏಪರೀತವಾಗಿತ್ತು. ಸ್ವಂತ ದ್ವೇಷ, ಸ್ವಂತ ಘಲ, ಸ್ವಾಧ್ಯಲೋಭಗಳ ವ್ಯೂಹದಲ್ಲಿ ಅದು ಅಡಗಿಹೋಗಿತ್ತು. ದೊಡ್ಡವರು ತಮಗೆ ತಿಳಿದಂತೆ ಮಾಡಲಿ

ಎಂದು ಉಳಿದವರು ಉದಾಹಿಸಿನತೆಯಿಂದ ಕೈಚಲ್ಲಿದರು.

ಎಷ್ಟೇತ್ತು ಹಾಗೇ ಸುಮ್ಮನೆ ಕೊಡಲಾದೀತು? ಆದರೆ ಸಭೆ ಕಾವೇರಿದ್ವರಿಂದ ಒಳಲು ಕೊಡ ಯಾರಿಗೂ ಧೈರ್ಯವಾಗಲಿಲ್ಲ. ಗೌಡರೇ ಸಭೆ ಮುಗಿಯಿತೆಂದು ಹೇಳಬೇಕಾಯಿತು. ದೈವದವರ ಸಭೆ ಅಂತಃಕಲಹದಿಂದ ಯಾವ ನಿಜವಾಗಿ ಬರದೆ ಮುಗಿಯಿತು.

ಅಂದಿನ ರಾತ್ರಿ ಶಂಕರಪ್ಪಗೌಡರಿಗೆ ನಿದ್ದೆಯೇ ಹತ್ತಲೀಲ್ಲ. ತಮ್ಮ ಸ್ವಾರ್ಥದ ಪರಿಣಾಮವಾಗಿ ಪಾದಳ್ಯಯೇ ಉಪವಾಸ ಬೀಳುವಂತಾಯಿತಲ್ಲ! ಬೆಳಗಿನಲ್ಲಿ ಹೊಟ್ಟಿಗಿಲ್ಲದೆ ಕಾಳು ಕೇಳಲು ಬಂದ ಬಡವರ ಕರುಣಾಚಿತ್ತ ಗೌಡರ ಕಣ್ಣಮುಂದೆ ಇನ್ನೂ ಇಲ್ಲ. ಗೌಡರಂದು ಉರನ್ನೇ ಕಾಯುವ ಹೊಣೆ ಹೊತ್ತ ತಮ್ಮನ್ನಲ್ಲಿದೆ ಅವರು ಇನ್ನಾರನ್ನು ಕೇಳಬೇಕು? ಆದರೆ ಆಭಿಮಾನವೋಂದು ಅಡ್ಡಗೋಚರೆಯಾಗಿ ಬಂದಿತ್ತು. ಉಪವಾಸ ಬಿದ್ದ ಜನರಿಗೆ ಕಾಳು ಕೊಡಿಸಲು ತಾವು ಅಸಮರ್ಥರಾದೆವಲ್ಲ ಎಂದು ಅವರಿಗೆ ಅಪಾರ ವ್ಯಧೆಯಾಗಿತ್ತು. ಕುಲಕರ್ಣಿಯ ಮೇಲೆ ಸಿಟ್ಟೇನೋ ಬಂದಿತ್ತು, ಆದರೆ ಅವನು ‘ಲೇಖಣಿ ಬಹದ್ದೂರ್’ ಮೇಲಾಗಿ ಕಾಯದೆ ಕಾನೂನುಗಳಲ್ಲಿ ಗತಿಯಿದ್ದವ; ಸ್ವಾರ್ಥ ಸಾಧಕ; ಬಂದು ಮೂಕಿ-ಅಜ್ಞ ಮಾಡಿ ಉರನ್ನೇ ನುಂಗಬಲ್ಲ ಸಮರ್ಥ, ಅದೂ ಅಲ್ಲದೆ ಈ ಬರಗಾಲದ ಪರಿಹಾರದ ಹೊಣೆಯಲ್ಲ ತಮ್ಮ ಮೇಲೆಯೇ ಹೊರತು ಕುಲಕರ್ಣಿಯ ಮೇಲಲ್ಲ. ಉರಲ್ಲಿಯ ಹಗೆಗಳಲ್ಲಿ ಆರು ತಿಂಗಳು ಸಾಕಾಗುವಷ್ಟು ಧಾನ್ಯ ಸಂಗ್ರಹವಿತ್ತು. ಆದರೆ ಮುಂಗೃಜೋರಿನಿಂದ ಅವುಗಳನ್ನು ತೆಗೆಸಿದರೆ, ಲಾಟಿ ಮಾಡಿದ ಆಪಾದನೆಯೂ ತಮ್ಮ ಮೇಲೆಯೇ ಬಂದರೆ? ಸುಮ್ಮನೆ ಕುಳಿತರೆ ಲಾಟಿ, ಕಳಪು, ಮೊದಲಾದ ದುಫ್ರಾಟನೆಗಳಿಗೆಚೊಟ್ಟಿಂತೆಯೇ ಕೊನೆಗೂ ತಾನೇ ಸೋಲುವದು ಹಿತಕರವೆಂಬ ನಿರ್ಧಾರಕ್ಕೆ ಬಂದು ನಸುಕಿನಲ್ಲಿಯೇ ಎದ್ದು ಗೌಡರು ಬಾಳಾಚಾರ್ಯರ ಮನೆಗೇ ಬಂದರು.

“ಇಗಾ ಆಚಾರೆಪ್ಪ, ನನ್ನ ಕಡೆ ಬಂದ ಹಣ ನಿಮ್ಮ ಕೈಯಾಗ ಹಾಕ್ಕೇನಿ ಏನರ ಮಾಡಿ ಆ ಶೇಷಪ್ಪಗ ಸಮಜೂತ ಹಾಕಿ ಸಮಾಧಾನ ಮಾಡಿ. ಉರಾಗ ಇಲ್ಲದ ಕಿತ್ತಾಪತಿ ಏಳಿದ್ದಾಂಗ ನೋಡಿಕೊಳೆಬೇಕಾಗೇತಿ” ಎಂದು ಗೌಡರು ಬಾಳಾಚಾರ್ಯರಿಗೇ ಬಿನ್ನವಿಸಿಕೊಂಡರು.

“ಗೌಡ್ ನಿವೇನೋ ರೂಪಾಯಿ ಕೊಡತೀರಿ ಖಿರೆ. ಆದರ ಇದರಿಂದ ಶೇಷಪ್ಪನ ಸಮಾಧಾನ ಆದೀತು ಅಂತ ನನಗೇನು ಅನುಸೂದುಲ್ಲ. ಅಂವಗ ಬಾಪೂ ಸಾಹೇಬನ ಬೆಂಬಲ ಸಿಕ್ಕದ. ಇಬ್ಬರೂ ಕೊಡಿ ಉರು ತಮ್ಮ ಹಿಡಿತದಾಗ

ಬರಬೇಕೂ ಅಂತ ಹೊಂಚು ಹಾಕಲಿಕ್ಕೆ ಹತ್ತಾರು. ಈ ಬಾಪ್ತೂ ಎಷ್ಟು ದಿನದಾಂವ? ಈ ಶೇಷಪ್ಪನ ಕುಲಕೆರ್ನೆಕ್ಸೀ ಪಾಲೀ ಎಷ್ಟು ದಿನದ್ದು? ನಾಳೆ ಬೆಳಗಾದರ ಶ್ಯಾಮರಾಯನ ಪಾಲೀ ನೇಮಳಾಕೆ ಆಗಬೇಕಾಗದ. ಅದ ಶ್ಯಾಮರಾಯನ್ನು ಕರೆಸಿ ನಿನ್ನ ಪಾಲೀ ನೀ ನೋಡಿಕೊಳ್ಳುವು ಅಂತ ಹೇಳಿಬಿಟ್ಟರ ಈ ಶೇಷಪ್ಪ ತಾನ ಧಣ್ಣಾಗತಾನ. ಇನ್ನು ಬಾಪ್ತೂ ಸಾಹೇಬ ಮಾಡಿದ ಕೆಲಸ ವಾಡೇದ ಹೆಸರಿಗೇ ಬಚ್ಚಾ ತರೂವಂಥದು. ಲಕ್ಷ್ಮೀಬಾಯಿಗೆ ಪತ್ರಾ ಹಾಕಿ ಕರೆಸಿಕೊಂಡುಬಿಟ್ಟ ಅಂವನೂ ಧಣ್ಣಾಗತಾನ. ಇವೆಲ್ಲ ವಿಷಯ ನಿಮಗ ಹೇಳಬೇಕಾಗಿತ್ತು. ನೀವ ಬಂದಿರಿ ನೆಟ್ಟಿಗೆ ಆತು” ಎಂದರು ಬಾಳಾಚಾಯರು. ಅವರ ಮಾತಿನಲ್ಲಿ ಈಗ ನಡೆದುಹೋದ ಸಂಗತಿಗಳ ಬಗ್ಗೆ ಬೇಸರ ವ್ಯಕ್ತವಾಗುತ್ತಿತ್ತು.

“ಆಗಲಿ ಆಚಾರೆಪ್ಪ, ನಿಮ್ಮ ಆಶೀರ್ವಾದ ಇದ್ದರ ಶೇಷಪ್ಪಗ ಉಪ್ಪ ಹಾಕ ಹೊಡಾಕೆಲ್ಲ. ಅದರೂ ಅದೇನು ಸಾಮಾನ್ಯ ಇಸಮು ಅಲ್ಲ. ನೀವೊಬ್ಬರು ಬೆಂಬಲಕ್ಕೆ ಇರ್ಲಿಸಾಕು. ‘ಅದೀನಿ’ ಅಂದರ ಆನೀ ಬಲಾ, ಇದ್ದಾಂಗ, ಅಪ್ಪಾದರ ಏನ ಹೇಳಿ ಆಚಾರೆಪ್ಪ. ಈ ಶೇಷಪ್ಪನ ಮಾತು ಯಾವ ಕೋಳೀ ಮರೀನೂ ಕೇಳಧಾಂಗ ಮಾಡತೀನಿ” ಗೌಡರಿಗೆ ನಿಜವಾಗಿ ಭಾರವಿಳಿದಂತಾಗಿತ್ತು.

“ಅದೆಲ್ಲ ಸರಿ, ಆದರ ಈಗ ಕಾಳಿನ ವ್ಯವಸ್ಥೆ ಏನಾದರೂ ಮಾಡಬೇಕಲ್ಲ. ಇದಕ್ಕೆ ಏನಾರ ವಿಚಾರ ಮಾಡಿಲ್ಲೇನು?”

“ಅದಕ್ಕ ಹೀಗ ಮಾಡೊಣ. ನಮ್ಮ ಓರೆ ಜನರಿಗೆ ಸುಗ್ರಿಮಣ ನಾವು ಕಾಳು ಕೊಡತೀವಿ. ಶೇಷಪ್ಪ ತಮ್ಮ ಓರೇದು ತಾನೆ ನೋಡಿಕೊಳ್ಳಲಿ.”

“ನಿಮ್ಮ ಓರೆಯೋಳಗಿನ ಎಲ್ಲ ಜನರೂ ನೆಟ್ಟಗಿದ್ದಾರ ಗೌಡ, ಇದ್ದ ನಾಲ್ಕುಂಟು ಬಡ ಕುಟುಂಬ ಭರ್ಯೋ ದಿನದಾಗೂ ನಿಮ್ಮೆಲ್ಲಾರ ಆಧಾರದ ಮ್ಯಾಲೆ ಬದಕಿದ್ದವು. ಆದರ ಶೇಷಪ್ಪನ ಓರೆ, ನಮ್ಮ ಓರೆಯೋಳಗ ಯಾರಿಗೂ ಆಹಾರ ಇಲ್ಲ. ಆ ಜನರಿಗೇ ಈಗ ಕಾಳು ಕೊಡಿಸಬೇಕಾಗೇದ. ಬರೆ ಕುಲಕೆರ್ನೆ ಬಾಪ್ತೂಸಾಹೇಬರ ಮ್ಯಾಲ ಭಾರ ಹೊರಿಸಿ ಬಿಟ್ಟ. ನಿಮ್ಮ ಹಗೇಕ್ಕ ದಾಳಿ ಬರತದ.”

“ಅವರಿಬ್ಬರೂ, ಬಡವರಿಗೆ ಏನೂ ಮಾಡಲಿಲ್ಲ ಅಂತ ಗೊತ್ತಾಗಲಿ ಆಚಾರೆಪ್ಪ, ದಾಳಿ ಬಂದರ ನಾ ಅದೀನಲ್ಲ. ಮೊದಲು ಜಾಗೀರದಾರರ ಹಗೆ ಲಾಟಿ ಮಾಡಿ ಆಮ್ಯಾಲೆ ನಮ್ಮ ಕಡೆ ಬರಿ ಅಂತ ಹೇಳಾಕ.”

“ಹಸಿದ ಹೊಟ್ಟೆ ಕೆಟ್ಟದು ಗೌಡರ. ನಿಮ್ಮ ನಿಮ್ಮ ತಿಕ್ಕಾಟದೊಳಗೆ ಬಡವರು ಸತ್ತಿರಬಾರದು. ಈಗ ಹೀಂಗ ಮಾಡಿ ಏನೂರು ರೂಪಾಯಿ ಕೊಡಲಿಕ್ಕೆ ಒಟ್ಟಿದವರು, ಉಂಟಾಗಿ ಕಾಳು ಕೊಡಲಿಕ್ಕೆ ಹಿಂಜರೀಬಾರದು. ಮೊದಲು

ನಿಮ್ಮ ಹಗೇ ತಗಸಿ ಕಾಳು ಹಂಚಿರಿ. ಆಮ್ಯಾಲೆ ಉಳಿದವರಿಗೆ ಹೇಳಲಿಕ್ಕೆ ಬರತದ. ಏನಂದರೂ ಉರ ತಂದೀ ತಾಯಿ ನೀವ ಅನ್ನೂದು ಸುಜ್ಞ ಮಾಡಬ್ಯಾತ್ರಿ ಗೌಡರ”.

ಬಾಳಾಚಾರ್ಯರ ಕೊನೆಯ ವಾಕ್ಯದಿಂದ ಗೌಡರ ಅಂತಃಕರಣ ಕರಗಿತು. ಪಾದಳಿಯ ನೆಲದ ಮೇಲೆ ಗೌಡರ ಮನೆತನಕ್ಕಿರುವ ಅಭಿಮಾನ ಮತ್ತಾಗಿಸೂ ಇರಲ್ಲಿಲ್ಲ. ಅದು ಗೌಡರ ರಕ್ತದ ಗುಣ. ಕುಲಕ್ಷೇರ್ಯಂತೆ ಹಾರುವ ಹಕ್ಕಿಯಲ್ಲ ಗೌಡರು. ಜನರು ಬದುಕಿದರೆ ಮಾತ್ರ ತಾನು ಬದುಕಿದಂತೆ ಎಂಬ ಭಾವನೆ ಗೌಡರ ಮನೆತನದ ಸಂಸ್ಪೃತಿಯ ಒಂದು ಜೀವಂತ ಅಂಶವಾಗಿತ್ತು. ಅಂತಲೇ ಬಾಳಾಚಾರ್ಯರ ಮಾತಿಗೆ ಗೌಡರಿಗೆ ಇಲ್ಲಿನಲಾಗಲಿಲ್ಲ. “ಹಂಗ ಆಗಲಿ ಆಚಾರೆಪ್ಪ ನಿಮ್ಮ ಮಾತು ಮೀರಿದರೆ ದೇವರ ಮಾತು ಮೀರಿದ್ದಂಗ” ಎಂದು ಹೇಳಿ ಗೌಡರು ಇನ್ನೇನು ಹೊರಡುವವರಿದ್ದರು; ಅಷ್ಟರಲ್ಲಿ ಶಿಲೇಂದರ ಲಕ್ಷ್ಮಣ ಅಲ್ಲಿಗೆ ಬಂದ. ಗೌಡರನ್ನು ಕಂಡ ಕೂಡಲೇ “ರಾಮ್ ರಾಮ್ ಪಾಟೀಲ್” ಎಂದು ಮುಚುರೆ ಮಾಡಿದ.

ಶಿಲೇಂದರ ಲಕ್ಷ್ಮಣ ಇನ್ನೂ ಬಿಕ್ಕಿಬಿಕ್ಕಿ ಅಳುತ್ತಿದ್ದ. ಅತ್ಯಾಲತ್ತು ಕೆಲ್ಲು ಕೆಂಪಗಾಗಿದ್ದವು. ತಲೆಯ ಮೇಲಿನ ರುಮಾಲು ಬಗಲಲ್ಲಿ ಬಂದಿತ್ತು ಮೊದಲೇ ‘ಅಪೇಶಿ’ ಎಂದು ಅವನು ಹೆಸರಾಗಿದ್ದ. ಈಗಂತೂ ದುಃಖಿದಿಂದ ಅವನ ಮುಖಿದ ಮೇಲೆ ಮತ್ತಿಪ್ಪ ಹುಟ್ಟುಕಳೆ ಬಂದಿತ್ತು. ಅಂತಃಕರಣ ಉಕ್ಕಿಬಂದ ಲಕ್ಷ್ಮಣ ಮುಖಿದಲ್ಲಿ ದುಃಖಿವು ಸಾಕಾರವಾದಂತೆ ಕಾಣಲ್ಪಿತ್ತು. ಯಾವಾಗಲೂ ಮೇವಿನ ಹೊರೆ ಹೊತ್ತುಕೊಂಡು ದನಗಳ ಜೊತೆಗೆ ತಾನೂ ಕಾಲಕಳೆಯುತ್ತ ನಡೆಯುತ್ತಿದ್ದ ಲಕ್ಷ್ಮಣ, ನಾನಾನ ಮರಣದ ದುಃಖಿದಿಂದ ಹಣ್ಣಾಗಿ ಇನ್ನೂ ಕಾಲ ಎಳೆಯುತ್ತ ಬಾಳಾಚಾರ್ಯರ ಬಾಗಿಲಿಗೆ ಹಾಗೂ ಹೀಗೂ ಬಂದಿದ್ದ.

ಹಿಂದಿನ ರಾತ್ರಿ ಲಕ್ಷ್ಮಣ ಉರಿನಿಂದ ಬಂದಾಗ ಅವನಿಗೆ ನಾನಾನ ಮರಣದ ಸುದ್ದಿ ತಿಳಿದಿತ್ತು. ಬೆಳಗ್ಗೆ ಎದ್ದು ಗೌಡರ ಮನೆಗೆ ಬರುವವರಲ್ಲಿ ಅವರು ಮನೆಯಲ್ಲಿಲ್ಲವೆಂದು ಕೇಳಿ ಅವರನ್ನು ಮುಡುಪುತ್ತ ಈಗ ಇಲ್ಲಿಗೇ ಬಂದಿದ್ದ.

“ಬಿಡು ಲಕ್ಷ್ಮಣ, ಗಂಡಸಾಗಿ ಹಾಂಗೆಲ್ಲ ಅಳಬಾರದು. ನೀ ಅತ್ಯರು ಹೋದ ನಾನಾ ಏನು ತಿರುಗಿ ಬರತಾನ? ಹುಟ್ಟಿದವರೆಲ್ಲ ದೇವರು ಕರೆದಾಗ ಅವನ ಕಡೆ ಹೋಗಬೇಕ್ಕಾ!” ಎಂದು ಬಾಳಾಚಾರ್ಯರು ಸಹಾನುಭಾತಿಯಿಂದ ಮಾತಾಡಿದರು.

“ದೇವರು ನಾನಾನ್ನ ಒಯ್ಯಲಿಲ್ಲ ಆಚಾರೆಪ್ಪ. ವಿಶಾಚಿ ಅವನ ಜೀವಾ ಹಿಂಡಿತು. ಅಂವಾ ಸತ್ತ ಸುಧಿ ಸೈತ ಹೇಳಿಕೊಸದಂತಾದದ್ದು ನಾ ಏನು ಮಾಡಿದ್ದಿಗೆ ಗೊಡರ?” ಎಂದು ಲಕ್ಷ್ಮಣ ಧೋತರದ ಸೆರಗಿನಿಂದ ಮುಖಿ ಮುಚ್ಚಿಕೊಂಡ ಮತ್ತೆ ಅಳಹತ್ತಿದ.

“ನೀನೂ ಏನ ಮಾಡಿಲ್ಲ. ನಾನಾನೂ ಏನೂ ಮಾಡಲಿಲ್ಲ. ಅದೆಲ್ಲ ವಿಧಿಲಿಖಿತ ಲಕ್ಷ್ಮಣ. ಅದನ್ನಾರು ತಪ್ಪಿಸಬೇಕು ಹೇಳು? ಸಮಾಧಾನ ಮಾಡಿಕೊ” ಬಾಳಾಚಾರ್ಯರು ಅಂತಃಕರಣ ಕರಿಗಿ ನುಡಿದರು.

ದುಖಿಃದ ಆವೇಗ ಕಡಿಮೆಯಾಗಲೆಂದು ಆಚಾರ್ಯರು ಗೊಡರು ಕೆಲಹೊತ್ತು ಸುಮ್ಮನಿದ್ದರು. ಒಮ್ಮೆ ಜೋರಾಗಿ ಅತ್ತು ಲಕ್ಷ್ಮಣ ಕಣ್ಣರೆಸಿಕೊಂಡು ಶೂನ್ಯದ್ವಾಷಿಯಿಂದ ಇವರಿಬ್ಬರನ್ನೂ ಮಿಕಿ ಮಿಕಿ ನೋಡಹತ್ತಿದ. ಹೊನೆಗೇ ಆಚಾರ್ಯರೇ ಮತ್ತೊಮ್ಮೆ ವೌನವನ್ನು ಮುರಿದು ಹೇಳಬೇಕಾಯಿತು.

“ಇಲ್ಲೋಡು ಲಕ್ಷ್ಮಣ, ಬಾಪ್ರೂಸಾಹೇಬ ಇಂಥಾ ನೀಚ ಕೆಲಸಕ್ಕ ಕ್ಯಾಹಾಕಬಾರದಿತ್ತ. ಇನ್ನೇನು ನಾನಾನ ಆಯುಷ್ಯ ಮುಗದ ಬಂದಿತ್ತು ಅನ್ನು. ಅದಕ್ಕ ಅವಂಗ ಅಂಥಾ ದುರ್ಬಾದ್ವಿ ಘಟ್ಟಿರಬೇಕು. ಆದದ್ದು ಆಗಿ ಹೋತು. ನೀನು ಆಗ ಇಂದ್ರರೂ ನಾವ ಮಾಡಿದನ್ನ ಮಾಡತಿದ್ದಿ” ಎಂದು ತಿಳಿಸಿ ಹೇಳಿದರು.

“ಆಚಾರಾಪ್ಪ ಹೇಳಿದ್ದ ಕೇಳಿದೇನು ಲಕ್ಷ್ಮಣಾ? ಅವರೆಂದೂ ಗೈರ ಮಾತು ಆಚೋದೇ ಇಲ್ಲ” ಗೊಡರು ಬಾಳಾಚಾರ್ಯರ ಮಾತಿಗೆ ಬೆಂಬಲವಿತ್ತರು.

“ವಿಷಾ ಹಾಕಿ ಕೊಂದರ, ಆಯುಷ್ಯ ಮುಗದು ಸತ್ತ ಅಂತ ಹ್ಯಾಂಗ ನಂಬಲಿ ಆಚಾರೆಪ್ಪ? ತಪ್ಪ ಮಾಡಿದವರಿಗೆ ಶಿಕ್ಷ್ಯ ಆಗಾಕಬೇಕು ಎಪ್ಪಾ. ಇಲ್ಲದಿರಕ ನಾನಾನ ಹೊಂದಿದವರಾಗಿ ಏನು ಮಾಡಿದ ಹಾಗಾತು?” ಲಕ್ಷ್ಮಣನ ಅಂತಃಕರಣ ಸವಾಲು ಹಾಕಿತು.

“ಹಾಗೆಲ್ಲ ಸಿಟ್ಟಿನ ಕ್ಯಾಯಾಗ ಬುದ್ಧಿಯನ್ನು ಕೊಡಬಾರದು ಲಕ್ಷ್ಮಣ. ನೀನ ಇಜಾರ ಹಾಕಿ ನೋಡು. ಚಿಮುಣಾನ ಮರ್ಯಾದಿ ನಮ್ಮ ದಾರ್ಯಾಗ ಅಡ್ಡ ಬಂತು, ಆಕಿ ನಾನಾನ ಮಗಳಾದರ ನಿನಗೂ ಮಗಳಾಗಲಿಲ್ಲ? ಆಕೇ ಮರ್ಯಾದೀ ಕಳದು ಹೋಳಿಪಾಲು ಮಾಡಿದ್ದರ ಪಾಡಾಗತ್ತಿತ್ತೇನು ಹೇಳು?” ಗೊಡರು ಹೊಣೆ ಅರಿತು ವಿವರಿಸಬೇಕಾಯಿತು. “ಮತ್ತು ಇದು ನಿನ್ನ ಮನಸ್ಸಿಗೆ ಬರದಿದ್ದರ ಹೇಳು. ಉರ ಹಿರ್ಯಾರಿಗೆಲ್ಲ ಶಿಕ್ಷ್ಯ ಮಾಡಸತ್ತಿದ್ದ ಮಾಡಿಸಬಿಡು” ಎಂದು ಅವನಿಗೇ ತಿಳಿಯಲೆಂದು ಹೇಳಿದರು.

“ತಪ್ಪ ಮಾಡಿದರಿಗೆಲ್ಲ ಶಿಕ್ಷ್ಯ ಆಗಾಕಬೇಕು ಎಪ್ಪಾ. ಅದು ದೇವರ ನ್ಯಾಯ.

ಸುಮಾಕ ಉಳದ ಹಿರ್ಯಾರಿಗೂ ಶಿಕ್ಷ್ಯ ಮಾಡಸಂತ ಹೇಳಿದರ ಭಾಯಾಗ ಹುಳ ಬಿದ್ದಾವು” ಲಕ್ಷ್ಮಣ ಮುಗ್ಧತೆ ಈ ಮೊಂಡುತನವನ್ನು ಕಲಿಸಿತ್ತು.

“ಲಕ್ಷ್ಮಣ, ನಿನ್ನ ಮಾತು ವಿರೆ, ಆದರೂ ನೋಡು, ಪ್ರಸಂಗ ಎಷ್ಟು ತೊಡಕೆನದಾಗಿ ಕೂಡದ ಈಗ? ಆದ ಪ್ರಕರಣ ಮತ್ತೊಮ್ಮೆ ತಗದರ ಜಿಮಣಾನ್ನು ಕರಸಬೇಕು, ಕೇಳಬೇಕು. ಆಮ್ಮಾಲೆ ವಿರೇ ಮಾತು ಹೊರಬಿದ್ದರ, ನಾವೆಲ್ಲ ದೊಕ್ಕಾ ತಿಂದು ಗುಣ್ಣ ಮುಜ್ಜಿಟ್ಟುವಿ ಅಂತ ಜೀಲಿಗೆ ಹೋಗಬೇಕು. ಇದರಿಂದ ಏನು ಸಾಧಿಸಿದ್ದಾಂಗ ಆತು? ನಾನಾ ಸತ್ಯದಕ್ಕ ನಿನಗ ಎಷ್ಟು ದುಃಖ ಆಗೇದ, ಅಷ್ಟ ನಮಗೂ ಆಗೇದ. ಅದರ ಉಪಾಯ ಇಲ್ಲದ ಸುಮ್ಮನ ಕೂಡಬೇಕಾಗೇದ.”

“ಆಚಾರೆಪ್ಪ ಹೇಳಾದೆಲ್ಲ ವಾಜಮಿ ಮಾತು ಲಕ್ಷ್ಮಣ. ಈಗ ಇಲ್ಲದ ಒಬ್ಬಾಟ ಮಾಡೂಹಂಗಿಲ್ಲ. ಯಾರೆದುರೂ ಹೇಳದ ಸುಮಾಕ ಇರೂದಪಾಡ” ಎಂದು ಗೌಡರೂ ಹೇಳಿದರು.

“ಅದೆಲ್ಲ ಕರೇ ಮಾತು ಎಪ್ಪಾ. ಆದರ ಬಾಪೂಸಾಬಗ ಶಾಸನ ಆಗದಿದ್ದರ ಎಂತಾ ಮಾತರಿ? ಇದಕೇನಂತಿರಿ ನನಗ ಹೇಳಿ?” ಲಕ್ಷ್ಮಣ ಮತ್ತೆ ಕೇಳಿದ.

“ಅದಕ್ಕ ಎರಡ ಹಾದಿ ಲಕ್ಷ್ಮಣ. ಒಂದು ಜಿಮಣಾನ್ನು ಬಾಪೂಸಾಬಗ ಕೊಟ್ಟ ಮದವೀ ಮಾಡಬೇಕು. ಇಲ್ಲಾ ಅಂದರ ಲಕ್ಷ್ಮಿಭಾಯಿನ್ನು ಕರೆಸಿ ಬಾಪೂಸಾಹೇಬನ್ನು ಉರುಬಿಟ್ಟು ಓಡಿಸಬೇಕು. ಇವೆರಡರೂಳಗ ಯಾವದು ಮಾಡಂತಿಯಾ ಹೇಳು?” ಆಚಾರ್ಯರು ಅವನ ಮೇಲೇ ಹೊಣೆ ಹಾಕಿದರು.

“ಜಿಮಣಾನ್ನು ಬಾಪೂಸಾಹೇಬಗ ಕೊಡೂದ? ಎಂತಾ ಮಾತ ಹೇಳಿತೀ ಆಚಾರೆಪ್ಪಾ. ಸತ್ಯ ನಾನಾ ಏನಂದಾನು ನನಗ? ಆ ಮಾತು ಆಗಾಣೆಲ್ಲ ತಗೀರಿ. ಇನ್ನೂ ಬಾಪೂಸಾಹೇಬನ್ನು ಉರು ಬಿಟ್ಟು ಓಡಿಸಿರಿ. ಅದು ನಮಗ ಸಮನಂತ ಮಾತು” ಲಕ್ಷ್ಮಣ ಉತ್ತರವಿತ್ತ.

“ಆದರ ಬಾಪೂಸಾಬ ಉರಾಗ ಬೇರುಬಿಟ್ಟಾನೋ. ತಮ್ಮ ಪಡರಯ್ಯ ಸ್ವಾಮೇರು ಅವರೂ ಜೀವದ ಗಿಣ್ಣಾರು. ಹುಲಿಬ್ಬಾಟಿ-ಹಳಬರ್ವ ಸಾಕ್ಷಾನ್. ಅವನ್ನು ಹೊರಗ ಹಾಕೂದಂದ್ರ ಓಟು ತೆಗೆವೆ ಹರಿತೇತಿ” ಗೌಡರು ತಮ್ಮ ಅಭಿಪ್ರಾಯ ಹೇಳಿದರು.

“ಹಾಗಾರ ನಮ್ಮಂತಾ ಬಡಜನರಿಗೆ, ಬಾಳಿ ಮಾಡೂದು ಸಾಧ್ಯ ಇಲ್ಲ. ಉರು ಬಿಟ್ಟು ಹೋಗಿತ ಹೇಳಬಾರದ ಎಪ್ಪಾ” ಲಕ್ಷ್ಮಣ ದನಿ ಮತ್ತೆ ಅಳುವಿನ ರಾಗ ತೆಗೆಯಿತು.

“ಹಾಗೆಲ್ಲ ಅಳಬ್ಬಾಡೋ ಲಕ್ಷ್ಮಣ. ಬಾಪೂಸಾಬನ್ನು ಹೊರಗ ಹಾಕೂದು

ಬಿಗಿ ಅಂತ ಹೇಳಿದ್ದಿ ಅಷ್ಟ ಹಾಗ ನೋಡಿದರ ನಾವೇನು ಒಳ ಇಟ್ಟಲ್ಲಿ ಅನ್ನು ಕಂಗ ನೀನು ಹ್ಯಾಂಗಾರೂ ಶಿಲೇದಾರ. ಲಕ್ಷ್ಮೀಭಾಯಿಯವರ್ತು ನೀ ಕರೆಸು. ಮುಂದಿನ ಕೆಲಸ ನನ್ನ ಕೊಡಿತು” ಗೌಡರು ಸಮಾಧಾನ ಹೇಳಿದರು.

“ಬರೇ ಹಾಂಗೆಲ್ಲ ಕರೆಸಿದರ ಆಗೂದುಲ್ಲ ಗೌಡರ. ಲಕ್ಷ್ಮೀಭಾಯಿಗೆ ಉರೋಳಗ ಬಲಾ ಬೇಕು. ಮೊದಲ ನಾನು ಕಾಳುಕಡ್ಡಿ ಕೊಟ್ಟ ಉರವರ ಪ್ರೀತಿ ಗಳಿಸಿಗೊಬೇಕು. ಅಂದರ ಮುಂದಿನ ಕೆಲಸ ಸುಸೂತ್ರ ಆಗತದ.”

“ಅದೆಲ್ಲ ನನಗ ಒಟ್ಟಿತು ಆಚಾರೆಪ್ಪ ಈಗಿಂದೀಗ ಹಗೇ ತೆರವು ಮಾಡತ್ತಿನಿ. ರ್ಯಾತರಿಂದನೂ ಕಾಳು ಕೊಡಸತ್ತಿನಿ ಆತ?” ಎಂದು ಗೌಡರು ನುಡಿದರು.

“ನಾ ಹೋಗಿ ದೊಡ್ಡ ಅವ್ಯಾ ಅವರ್ತು ಕರೆಕೊಂಡು ಬರತ್ತಿನಿ ಎಪ್ಪಾ ಅದೇನ ದೊಡ್ಡ ಮಾತಲ್ಲ. ಆದರ ಬಾಪುಸಾಬ ಈ ಉರಾಗ ನಿಂದರಬಾರದ್ವಾಂಗ ಮಾಡೂದು ನಿಮ್ಮನ್ನ ಕೊಡಿತು” ಲಕ್ಷ್ಮೀ ಅದೇ ತಂತಿಯನ್ನ ಮತ್ತೆ ಮೀಟಿದ.

“ಅದನ್ನೆಲ್ಲ ನಾವು ಮಾಡತ್ತಿಬಿ ಲಕ್ಷ್ಮಿ. ಮೊದಲ ನಾನಾನ ದಿವಸಾ ಮಾಡೂದು, ಅದನ್ನೆಲ್ಲ ವಿಚಾರ ಮಾಡಿರಿ. ಅದು ಮುಗದ ಮ್ಯಾಲೆ ನೀನ ಹೋಗಿ ಲಕ್ಷ್ಮೀಭಾಯಿನ್ನ ಕರೆಕೊಂಡು ಬರಬೇಕು. ಜಿಮಣಾಗ ನೀನ ಸಮಾಧಾನ ಮಾಡಬೇಕು. ಮತ್ತೆ ಮನ್ಯಾಗ ನೀನ ಹಿರೇಮನಸ್ಯಾ; ಎಲ್ಲಾ ಒಂದು ಬಿಡದ್ವಾಂಗ ನಡೆಸಿಕೊಂಡು ಹೋಗು” ಆಚಾರ್ಯರು ಉಪದೇಶದ ರೀವಿಯಲ್ಲಿ ಹೇಳಿದರು.

“ಅದೆಲ್ಲ ಆದೀತು ಬಿಡರಿ ಆದರ...” ಏನೋ ಹೇಳಬೇಕೆಂದವನು ತಡವರಿಸಿದ.

“ಮತ್ತೆನು ತಗದೆಪಾ? ನಿಂದೇನು ಮುಗಿಯೂ ಹಾಂಗ ಕಾಣೂದುಲ್ಲ” ಗೌಡರು ಸ್ಥಳ್ಯ ಬೇಸರದಿಂದಲೇ ನುಡಿದರು.

“ಏನಿಲ್ಲರಿ, ನಾ, ಏನೋ ನಿಮ್ಮ ಮಾತು ಉಗಳುಹಾಕಿ ದಾಟೂದುಲ್ಲ. ಹಿರ್ಯಾರ ಮಾತು ತಗದಹಾಕಿ ಬಾಳೇ ಮಾಡಾಕ ಆದೀತರೇ? ಆದರೆ ನಾ ಕೇಳಿದ್ವಾಂಗ ನನ್ನ ಮಗಾ ಕೇಳತಾನ್ನೇ? ಮುಂಚೇಕಿಂದನೂ ದಾದಾ ಓಟು ಹಟಮಾರಿ ಹುಡುಗ. ಬಿಸಿನೆತೆರ ಹುಣಿದಾಡತ್ತೆತಿ. ಅದರಾಗ ಜಿಮಣಾನ ಮ್ಯಾಗಂತು ಬಾಳ ಜೀವರಿ ಆಂವಂದು. ಈ ಸುದ್ದಿ ಅವನ ಕೆವಿಗೆ ಹಾಕಿಲ್ಲ. ಅದರಾಗ ಬ್ಯಾರೆ ನಾನಾಂದು ಈ ಗತಿ ಆತು. ನನಕಿಂತಾ ನಾನಾಕಾಕಾನ್ನ ಹಚಿಕೊಂಡಿತ್ತು ಹುಡುಗ. ಈಗೇನು ಉರಾಗ ಇಲ್ಲ, ಆದರೆ ನಾನಾನ ದಿವಸಕ್ಕಂತೂ ಬರಾಕ ಬೇಕಲ್ಲಿ! ಬಂದಮ್ಯಾಲೆ ಏನಾದೀತೋ ಎದಿಬಡಿಕಿ ಹತ್ತೇತರಿ” ಲಕ್ಷ್ಮೀ ತನ್ನ ಮನಸ್ಸಿನಲ್ಲಿ ಹುದುಗಿದ್ದ ಭಯವನ್ನ ಆಡಿ ತೋರಿಸಿದ.

ಈ ಮಾತಿಗೆ ಯಾರೂ ಇಲ್ಲವನ್ನುವಂತಿರಲ್ಲ, ದಾದಾನ ಮುಂಗೋಚಿ ಸ್ವಭಾವ ಎಲ್ಲರಿಗೂ ಚನ್ನಾಗಿ ಪರಿಚಿತವಾಗಿತ್ತು. ಸ್ವಲ್ಪ ಹೊತ್ತು ಬಾಳಾಚಾರ್ಯರು ಯೋಚಿಸಿ ನುಡಿದರು. “ಹೌದು ಅದೂ ಖರೇನ. ದಾದಾ ವೇದಲಿನಿಂದ ಉಲಕೋಚಿ. ಅವನ್ನು ಅನಕಾತ ಉಂಟಿಗೆ ಬರದ್ದಾಂಗ ಮಾಡಬೇಕು. ಈಗ ಎಲ್ಲಿ ಹೋಗ್ಯಾನ್?”.

“ಜತಿಗೆ ಅಂತ ಹೋಗ್ಯಾನ್. ಅಲ್ಲಿಂದ ಸೇಲಾಪುರ, ಘಂಥರಪುರಕ್ಕೆ ಹೋಗೇ ಬರತಾನು. ಅಂದಮ್ಮಾಗ ಅವಗ ಹೇಳಿ ಹ್ಯಾಗ ಕಳಸೂದಿ ಈಗ? ಇನ್ನೇನು ತಾಸಗಾಂವಿಗೆ ಬಂದರೂ ಬಂದಾನು.”

“ಹಂಗಾರ ಹೀಂಗ ಮಾಡೊಣ. ತಾಸಗಾಂವಿಗೆ ಒಬ್ಬ ವಾಲಿಕಾರನ್ನು ಕಳಿಸಿ ಅವನ ಕಡಿಂದ ಒಂದು ಪತ್ತಾ ಕಳಸೂಣ ಆತ?”

“ಹಂಗಾರ ಆ ಪತ್ತುದಾಗ ಹೀಂಗ ಕಾಣಸರಿ. ತಾಸಗಾಂವ್ಯಾಗ ದನ ಜಿಟ್ಟು ಬಂದೀನಿ. ನಾ-ಅಂದರ ಲಕ್ಷ್ಮಿ ಕ್ಷಾರಿ-ಅಲ್ಲಿ ಬರೂತನಕಾ ತಾಸಗಾಂವ್ಯಾಗ ದನಾ ಜ್ಯಾಪಾನ ಮಾಡಿಕೊಂತ ಇರು ಅಂತ ಬರೆದು ಕಳಿಸಿಬಿಡಿ. ನನ್ನಿಂದ ಪತ್ತು ಬರೂತನಾ ಇಲ್ಲಿ ಬರಬಾರದೂ ಅಂತ ತಾಕೇತು ಮಾಡಿ ಆತು” ಎಂದು ಲಕ್ಷ್ಮಿ ತಾನು ಹೇಳುವದನ್ನೆಲ್ಲ ಹೇಳಿ ಮುಗಿಸಿ, “ಬರ್ತೀನಿ ಆಚಾರೆಪ್ಪ, ಬರ್ತೀನಿ ಗೌಡ”, ಎಂದು ಹೇಳಿ ಹೊರಟ್.

“ಆಗಲೆಪಾ, ನಾನಾನ ಬೂದಿ ಹೋಳಿ ಕಾಳಿಸುವ ಕೆಲಸ ಸಮಾಧಾನದಿಂದ ಮುಗಸು ಆತು” ಎಂದು ಬಾಳಾಚಾರ್ಯರು ಲಕ್ಷ್ಮಿನನ್ನು ಬೀಳ್ಳೊಟ್ಟಿರು.

ಲಕ್ಷ್ಮಿ ತಮ್ಮ ಮಾತಿಗೆ ಮಯಾದೆ ಕೊಟ್ಟು ನಾನಾನ ಮರಣದ ವಿಷಯದಲ್ಲಿ ಹೆಚ್ಚಿನ ಗೊಂದಲಕ್ಕಿಡೆಕೊಡದಂತಾದುದಕ್ಕೆ ಗೌಡರಿಗೆ ತಮ್ಮ ಮೇಲಿನ ದೊಡ್ಡ ಭಾರ ಅದೆಮ್ಮೋ ಇಳಿದಂತಾಗಿತ್ತು.

ಆಗ ಹೇಮುಂತದ ಸೂರ್ಯನು ಏರಿದ್ದರೂ ಇನ್ನೂ ಜಳಿಯ ಪ್ರಭಾವ ಕುಗ್ಗಿರಲಿಲ್ಲ. ಗೌಡರಿಗೆ ಅಲ್ಲಿಯೇ ಇನ್ನೂ ಕೂಡಬೇಕಿನಿಸಿದರೂ ಬಡಜನರಿಗೆ ಕಾಳು ಕೊಡಿಸುವ ಕೆಲಸ ಅವರನ್ನು ತಕ್ಷಣ ಮನೆಗೆ ಹೋಗಲು ಪ್ರೇರೇಪಿಸಿತು.

ಎಳ್ಳಾಪಮಾಸೆಯ ಮುನ್ನಾ ದಿನ ಜತಿಯಲ್ಲಿ ನಡೆಯುವ ಕುಸ್ತಿಯಲ್ಲಿ ಭಾಗವಹಿಸಲು ಪಾದಳ್ಳಿಯ ಕುಸ್ತಿಗಡಿಗಳು ದಾದಾನ ಧುರೀಣಶ್ವದಲ್ಲಿ ಬಂದಿದ್ದರು.

ರಾಜೇಸಾಹೇಬರ ಖಾಸ ನೇತ್ಯಪ್ಪದಲ್ಲಿ ಹೆಸರಾಂತ ಪ್ಯೇಲವಾನರ ಕುಸ್ತಿಗಳನ್ನು ಅಲ್ಲಿ ಏರ್ವಡಿಸಲಾಗಿತ್ತು. ಪಂಚಾಬದ ನಾಮಾಂಕಿತ ಪ್ಯೇಲವಾನ ಲಾಮಾನೋಡನೆ ದಾದಾ 'ಗಡಿ' ಎಂದು ಗೊತ್ತಾಗಿತ್ತು. ಲಾಮಾನ ಹೆಸರು ಪ್ರತಿಧ್ವಾದಧ್ವರಿಂದ ಸುತ್ತಮುತ್ತಲಿನ ಹಳ್ಳಿಯ ಜನರು ಸಾವಿರ ಸಂಖ್ಯೆಯಲ್ಲಿ ಬಂದು ಸೇರಿದ್ದರು.

ದಾದಾ ಈ ಮೋದಲು ಎಂದೂ ಸೋಲರಿಯದ ಗರಡಿಯಾಳು. ಚಿಕ್ಕಂದಿನಲ್ಲಿಯೇ ನಾನಾ ಕಾಕಾ ದಾದಾನಿಗೆ ಕುಸ್ತಿಯ ಎಲ್ಲ ವೇಚುಗಳನ್ನೂ ಕಲಿಸಿದ್ದ, ಪಾದಳ್ಳಿಯ ತಾಲೀಮಖಾನೆಯ ವೀರರೆಲ್ಲ ದಾದಾನೆದುರು ಮಣ್ಣಮುಕ್ಕೆದ್ದರು. ಪಂಚಾಬಿ ಲಾಮಾನಿಗೆ ದಾದಾನೇ ಯೋಗ್ಯ ಗಡಿ ಎಂದು ಅವನ ಸಂಗಡಿಗರು ಗೊತ್ತುಮಾಡಿದ್ದು ಇದೇ ಕಾರಣದಿಂದಲೇ. ಪಾದಳ್ಳಿಯ ಗರಡಿಮನೆಯ ಕೀರ್ತಿ ಈ ಮೋದಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಹಬ್ಬಿತ್ತು. ಇಂದು ದಾದಾ ಆ ಕೀರ್ತಿಧ್ವಜವನ್ನು ಇನ್ನೂ ಎತ್ತರವಾಗಿ ಮೇರೆಸಬೇಕಾಗಿತ್ತು. ಇದೇ ಉಬ್ಬನಲ್ಲಿಯೇ ದಾದಾ ತನ್ನ ಸಂಗಡಿಗರೊಡನೆ ಕುಸ್ತಿಯ ಕಣಕ್ಕೆ ಬಂದಿದ್ದ.

ಪ್ರಾರಂಭದಲ್ಲಿ ಒಂದೆರಡು ಸಾಮಾನ್ಯ ಪ್ಯೇಲವಾನರ ಜೋಡಿ ಕಣಕ್ಕೆ ಇಳಿದವು. ಅಲ್ಲಿಯೂ ಪಾದಳ್ಳಿಯ ಗಡಿಯೇ ವಿಜಯ ಸಂಪಾದಿಸಿದ್ದನ್ನು ಕಂಡು ದಾದಾನ ಸಂಗಡಿಗರ ಹಷ್ಟ ಮೇರೆದಪ್ಪಿತ್ತು. ತಲೆಯ ಮೇಲಿನ ಪಡಗಾಗಳೆಲ್ಲ ಆಕಾಶದಲ್ಲಿ ಇವರ ಕೇಕೆಯೊಡನೆ ಹಾರಿದವು. ಪಂದ್ಯದ ಬಯಲಿನಲ್ಲಿಯ ಆನಂದ ಸಾಂಸ್ಕರಿಕವಾಗಿರುತ್ತದೆ. ಇವರೊಡನೆಯೇ ಉಳಿದವರು ಕೇಕ ಹಾಕಿದರು.

ದಾದಾ ಜಡ್ಣಿ ಏರಿಸುತ್ತಿರುವಾಗಲೇ ಲಾಮಾನ ಗಡಿ ಎದ್ದನೆಂಬ ಗದ್ದಲ ಪ್ರೇಕ್ಷಕರಲ್ಲಿ ಎದ್ದಿತು. ದಾದಾ ನಿಂತಿರುವ ಕಡೆಗೆ ಎಲ್ಲರ ದೃಷ್ಟಿ ಹೊರಳಿತು. ಇನ್ನೂ ಹದಿನೆಂಟರ ಪ್ರಾಯ; ಎಣ್ಣೆಗಂಪಿನ ಮುಖಿದಮೇಲೆ ಎಳೆಮೀಸೆ ಕಂಡೂಕಾಣಂತೆ ಮೂಡಿದವು. ಮುಖಿದಲ್ಲಿ, ಕೆಳ್ಳಿಗಳ ಚಂಚಲತೆಯಲ್ಲಿ, ತುಟಿಗಳ ಮುಗುಳುನಗೆಯಲ್ಲಿ ಇನ್ನೂ ಹಸುಗೂಸಿನ ಮುಗ್ಗೆತೆಯಿತ್ತು. ಆದರೆ ದೇಹವೋ ನದಿಯ ದಂಡೆಯ ಮೇಲಿನ ಆಲದಮರದಂತೆ ಬೀಸಾಗಿ ಬೆಳೆದಿತ್ತು. ಹೆಚ್ಚೆಯಾರಿದರೆ ನೆಲ ನಡುಗುವಂತಾಗಬೇಕು. ದೇಹ ಸ್ಥಳಲವಾಗಿರಲಿಲ್ಲ; ಸ್ವಷ್ಟಂದವಾಗಿ ಬೆಳೆದ ಬಿದಿರಿನಂತೆ 'ಸಬುಳಾ'ಗಿತ್ತು. ದಾದಾನ ಸಂಗಡಿಗರು ಅವನನ್ನು ಹೊತ್ತು ತಂದು ಕೇಕೆಹಾಕುತ್ತ ಕುಸ್ತಿಯ ಕಣದಲ್ಲಿ ಇಳಿಸಿದರು. ಲಾಮಾ ಬೆಳ್ಳಂತೆ ಸ್ಥಳಲಕಾಯದ ಆಳು. ದಾದಾ ಹಾಗೂ ಲಾಮಾ ಎದುರಬುದುರಾಗಿ ನಿಂತಾಗ ದಾದಾನಂಥ ಪುಡಿಯಾಳು ಲಾಮಾನನ್ನು ಗೆಲ್ಲುವದು ಅಸಾಧ್ಯವೆಂದೇ

ಎಲ್ಲರ ಮನವರಿಕೆಯಾಗಿತ್ತು. ಆದರೆ ದಾದಾನ ಕೈಚಳಕದ ಪರಿಚಯವಿದ್ದವರು ಮಾತ್ರ ಈ ಸಮನಾದ ಜೋಡಿಯನ್ನು ನೋಡಿ ನಿರ್ಣಯದ ಬಗ್ಗೆ ಕಾತರಾಗಿದ್ದರು.

ಹುಸ್ತಿಯ ಕಣದಲ್ಲಿ ದಾದಾ ಮಿಂಚು ಸುಳಿದಂತೆ, ಲಾಮಾ ಒರುತ್ತಿರುವ ಕಡೆಗೆ ಹಾರಿದನು. ಕಣದ ಮಣಿನ್ನು ಕೈಮೈಗಳಿಗೆ ಸವರಿಕೊಂಡು ಹುಸ್ತಿಯ ಸಂಪ್ರದಾಯದಂತೆ ಲಾಮಾನ ಕೈಜಗ್ಗಿ ಜೋಲಿಮೊದೆದು ಸಲಾಮಿ ಕೊಟ್ಟಿನ್ನು. ಕೈಪಿಡಿದಾಗ ಮಾತ್ರ ಲಾಮಾನಿಗೆ ತಾನು ಅಸಮಬಲ ವೀರನೊಬ್ಬನನ್ನು ಎದುರಿಸುತ್ತಿರುವೆನೆಂಬುದರ ಅರಿವಾಯಿತು. ಯಾವಾಗಲೂ ರೇತಿಮೆಯಂತೆ ಮೃದುವಾಗಿರುತ್ತಿದ್ದ ದಾದಾನ ಮೈ ಈಗ ಉತ್ತಿನರಂತೆ ಕರಿಣವಾಗಿತ್ತು. ಕೈಪಿಡಿದು ನೆಲಕ್ಕೆ ಒಗೆಯುವೆನೆಂಬ ಲಾಮಾನ ಆತ್ಮವಿಶ್ವಾಸ ವಾಯವಾಯಿತು. ಎಜ್ಜರದಿಂದಲೇ ಕೈಗೆ ಕೈಗೆ ಹೊಡುತ್ತ ಹುಸ್ತಿಗಾರಂಭವಾಯಿತು.

ದಾದಾನ ಹುಸ್ತಿ ವ್ಯಧರ್ ಶ್ರಮದಲ್ಲ, ಯಾವುದಾದರೂ ಅಪೂರ್ವವಾದ ಪೇಚನ್ನು ಹಾಕಿ, ಶತ್ರುವನ್ನು ಹಣ್ಣುಮಾಡಿ ಸೋಲಿಸುವದು ಅವನ ವೈಶಿಷ್ಟ್ಯವಾಗಿತ್ತು. ಈಗ ಲಾಮಾನನ್ನು ಸೋಲಿಸಲು ಯಾವ ಪೇಚನ್ನು ಹಾಕಬಹುದೆಂದು ಅವನ ಸಂಗಡಿಗರು ತಲೆತುರಿಸಿಕೊಳ್ಳತ್ತಿರುವಾಗ, ಕ್ಷಣಿದಲ್ಲಿ ನಿಂತ ದಾದಾ ಒಮ್ಮೆಲೆ ನೆಲಕ್ಕೆ ಕುಳಿತವನೇ ಲಾಮಾನ ಎರಡೂ ಕಾಲುಗಳ ಮಥ್ಯದಲ್ಲಿ ತಲೆಹಾಕಿದ್ದು ಕಂಡಿತು. ಲಾಮಾ ಮೈಮರೆತು ನಿಂತಿದ್ದರೆ, ಕ್ಷಣಾರ್ಥದಲ್ಲಿ ದಾದಾನ ಪೇಚಿಗೆ ಬಲಿಬೀಳಬಹುದಾಗಿತ್ತು. ಲಾಮಾ ನುರಿತ ಜಟಿ, ಆ ಬೆಟ್ಟದಂಥ ದೇಹದಲ್ಲಿ ಎಲ್ಲಿಯ ಶಕ್ತಿ ಸಂಚರಿಸುತ್ತೋ, ಮಿಂಚಿನ ವೇಗದಿಂದ ಬಾಗಿದವನೇ ಅವನ ಕಾಲುಗಳಿಗೆ ಕೈಹಾಕಿದ್ದನು. ಇದರಿಂದ ಮೇಲಕ್ಕೇಳಲು ದಾದಾನಿಗೆ ಸಾಧ್ಯವಾಗಲಿಲ್ಲ. ಲಾಮಾ ತನ್ನ ತೊಡೆಗಳ ನಡುವೆ ದಾದಾನ ತಲೆಯನ್ನು ಅದುಮಿ ಕುಳಿತನು.

ಲುಸಿರು ಬಿಗಿ ಹಿಡಿದು ನೋಡುತ್ತಿದ್ದ ಪ್ರೇಕ್ಷಕರು ಈ ಪೇಚುಗಳಿಂದ ಅಪ್ರತಿಭರಾದರು. ತನ್ನ ಭಾರದಿಂದ ದಾದಾ ಲುಸಿರುಗಟ್ಟಿ ಶರಣಾಗತನಾಗುವನೆಂಬ ಬಿಂಕದಿಂದ ಲಾಮಾ ತನ್ನ ಹಿಡಿತವನ್ನು ಬಿಗಿಪಡಿಸಿ, ಸುತ್ತಲೂ ನೋಡಿ ನಗೆ ಬೀರಿದ. ಆದರೆ ದಾದಾಗೆ ಇದೇನೂ ಅನಿರೀಕ್ಷಿತವಾಗಿರಲಿಲ್ಲ. ನುರಿತ ಈಜುಗಾರ ನೀರಲ್ಲಿ ಮುಳುಗಿದಂತೆ ಒಂದು ನಿಮಿಷ ಸ್ವಾಸ್ಥ್ಯವಾಗಿ ಕುಳಿತಲ್ಲಿಯೇ ಕುಳಿತು, ಒಮ್ಮೆಲೇ ತನ್ನ ಕೈಗಳಿರಡನ್ನೂ ಲಾಮಾನ ತೊಡೆಗಳಿಂದ ಹೊರತೆಗೆದು ಅವನ ಎರಡು ಕೈಗಳು ತನ್ನ ತಕ್ಕೆಯಲ್ಲಿ ಬರುವಂತೆ ತಕ್ಕೆ ಹಾಯ್ದಿದೆ ತಡ ಅವನ ಕಾಲುಗಳು ಮುಕ್ತವಾದವು. ಕ್ಷಣಿದಲ್ಲಿ ದಾದಾ ತಲೆಯನ್ನು ನೆಲಕ್ಕಾರಿ ನಿಂತುಬಿಟ್ಟಿನ್ನು.

ಲಾಮಾನ ದೇಹ ದೊಪ್ಪನ ನೆಲಕ್ಕೆ ಅಂಗಾತ ಅಪ್ಪಳಿಸಿತು. ದಾದಾ ಸಡ್ಡು ಹೊಡೆದು ಆಳಾಗಿ ನಿಂತು, ಎರಡೂ ಕೈಮೇಲಕ್ಕೆತ್ತಿ, ತಾನು ಗೆದ್ದನೆಂದು ಹಾರಿ ತನ್ನ ಸ್ಥಳದತ್ತ ಸಾಗಿದನು. ಕಣವೆಲ್ಲ ಪ್ರೇಕ್ಷಕರ ಹಷೋರ್ದಾರಗಳಿಂದ ದುಮುದುಮಿಸಿತು. ಇದೇ ಗದ್ದಲದಲ್ಲಿಯೇ ಲಾಮಾ ಹಿಂದಿನಿಂದ ಬಂದು ದಾದಾನ ಚಡ್ಡಿಯಲ್ಲಿ ಕೈಹಾಕಿ ಹಿಡಿದು ಟಾಂಗ ಹಾಕಲು ಪ್ರಯತ್ನಿಸಿದ್ದೆ ತದ ಕುಸ್ತಿಯ ಕಣದಲ್ಲೆಲ್ಲ ಸಮುದ್ರಕ್ಕೆ ಉಕ್ಕು ಬಂದಂತೆ ಹೋಲಾಹಲವೆದ್ದಿತು.

ಲಾಮು ಬಿದ್ದವನು. ಅವನಿಗೆ ಪುನಃ ಕುಸ್ತಿ ಹಿಡಿಯಲು ಅಧಿಕಾರವೇ ಇಲ್ಲ ಎಂದು ಜನರ ಹಿಂಡು ಕೂಗಿತು. ದಾದಾನ ಸಂಗಡಿಗರು ಕಣದಲ್ಲಿ ನುಗ್ಗಿ ಬಂದು, ದಾದಾನನ್ನು ಹೊತ್ತುಕೊಂಡು ಕೇಕೆ ಹಾಕುತ್ತ ಕಣದ ಸತ್ತಲೂ ಪ್ರದಕ್ಷಿಣೆ ಹಾಕಲು ಪ್ರಾರಂಭಿಸಿದರು. ಅಪ್ಪರಲ್ಲಿ ಲಾಮಾನ ಕಡೆಯವರು ಬಂದು ಇನ್ನೂ ಕುಸ್ತಿ ಮುಗಿದೇ ಇಲ್ಲವೆಂದು ವಾದಿಸಿದರು. ದಾದಾ ಇನ್ನೂಬ್ಬನ ಹೆಗಲು ಮೇಲಿದ್ದವನು ಕೆಳಗೆ ಹಾರಿ ಬಂದ. ಗುಲಾಬಿ ಬಣ್ಣಾದ ಪಟಕು ಸುತ್ತಿದ ಲಾಮಾನ ಅನುಯಾಯಿಯೊಬ್ಬ ಜಗತ್ತ ತೆಗೆದ. “ಲಾಮಾ ನಾಹಿ ಪದಲಾ ಶ್ಯಾಚೀ ಪಾಠ ಜಮೀನಿಲಾ ಲಾಗಲಿನಾಹಿ. ಪುನಃ ಕುಸ್ತಿ ವ್ಯಾಯಲಾಚ ಪಾಹಿಜೆ” ಎಂದು ಮರಾತಿಯಲ್ಲಿ ಒದರಾಡಹತ್ತಿದೆ.

“ದಾದಾ ಆಲಕ್ಕೆನ ಜಿಗಿದಾಗ ಲಾಮಾ ಅಂಗಾತ ಬಿದ್ದದ್ದು ಇದ ಕಣ್ಣು ನೋಡೇತಿ, ಮತ್ತು ಇಲ್ಲಂತಾನಲ್ಲಲೇ? ಹೋಗೋ ಜೋಕುಮಾರಾ ಹೋಗು” ಎಂದು ದಾದಾನ ಸಂಗಡಿಗರೆಲ್ಲ ಸಿಟ್ಟಿಗೆದ್ದು ಒಮ್ಮೆಲೇ ಕೂಗಿದರು.

ಈ ವಾದವಿವಾದ ವಿಕೋಪಕ್ಕೆ ಹೋಗಿ ಕುಸ್ತಿಯ ಎರಡು ಗಡಿಗಳ ಪರವಾಗಿ ಪ್ರೇಕ್ಷಕರ ಸಮೂಹದಲ್ಲಿ ಎರಡು ತಂಡಗಳಾಗಿ, ಬಾಯಿಗೆ ಬಾಯಿ ಹತ್ತಿ, ಕೈಗೆ ಕೈ ಹತ್ತಿತು. ಕುಸ್ತಿ ಮುಗಿದಿಲ್ಲ ಅನ್ನವರ ಮೇಲೆ ಪಾದಳ್ಳಿಯ ಗರಡಿಯಾಳುಗಳು ಏರಿಹೋಗಿ ಕೆಲವರನ್ನು ಧಳಿಸಿದರು. ಕೆಲವರ ತಲೆಯೊಡೆದವು. ಕಣದಲ್ಲೆಲ್ಲ ಹಾಹಾಕರ ವ್ಯಾಪಿಸಿತು. ಪರಿಸ್ಥಿತಿ ಕೈಮೀರಿ ಹೋದದರ್ದಿಂದ ಸ್ಥಳೀಯ ವ್ಯವಸಾಯಕರು ಕುಸ್ತಿಯ ಕಾರ್ಯಕ್ರಮ ಅಲ್ಲಿಗೇ ಮುಗಿಯಿತೆಂದು ಸಾರಿದರು. ಪೂಲೀಸರು ಪಾದಳ್ಳಿಯ ಜನರನ್ನು ಹಿಡಿಯಲು ಶೋಧ ನಡೆಸಿದರು.

ಕುಸ್ತಿಯ ಕಣದಲ್ಲಿ ಎದ್ದ ಗಲಭೆಯಿಂದ ಪಾದಳ್ಳಿಯ ಗಡಿಗಳು ತಮಗೆ ಸಲ್ಲತ್ತಕ್ಕ ‘ಬಿದಾಗಿ’ಯ ಆಸೆಯನ್ನೂ ತೋರೆದು ದಾರಿ ಸಿಕ್ಕತ್ತ ಕಾಲಿಗೆ ಬುದ್ಧಿ ಹೇಳಿದರು. ಅಪ್ಪರಲ್ಲಿ ಹೊತ್ತು ಮುಖುಗಿದ್ದರಿಂದ ಅವರಿಗೆ ಪಾರಾಗಲು,

ಅನುಕೂಲವೂ ಆಯಿತು. ಓಡಿ ಓಡಿ ನಾಲ್ಕಾರು ಮೈಲು ದಾರಿ ಕ್ರಮಿಸಿದ ಮೇಲೆ ದಾರಿಯಲ್ಲಿ ಒಂದು ಹಳ್ಳದಲ್ಲಿ ನೀರು ಸುಡಿದು, ವಿಶ್ರಾಂತಿ ಪಡೆಯಲು ಕುಳಿತರು. ಒಷ್ಟೊಬ್ಬರೆ ಪಾದಳ್ಯಾಯ ಗಡಿಯಾಜುಗಳು ಅಲ್ಲಿಗೆ ಒಂದು ಸೇರಿದರು. ಆದರೆ ದಾದಾ ಮಾತ್ರ ಇನ್ನೂ ಬಂದಿರಲ್ಲಿ ಪೋಲೀಸರು ದಾದಾನನ್ನು ಹಿಡಿದಿರಬಹುದೇ ಎಂಬ ಚಿಂತೆ ಅವನ ಸಂಗಡಿಗರನ್ನು ಆವರಿಸಿತು. ಅವನಿಲ್ಲದೆ ಉಂಗಿ ಹೋಗಿ ಮುಖ ತೋರಿಸುವದಾದರೂ ಹೇಗೆ ಎಂದುಕೊಂಡು ದಾರಿಗೆ ಹೊಂದಿಕೊಂಡಿದ್ದ ಒಂದು ಒಡ್ಡಿನ ಮರೆಯಲ್ಲಿ ಅವಿತುಕೊಂಡು ದಾದಾನ ದಾರಿ ಕಾಯುತ್ತ ಸರಿರಾತ್ಮಿಯವರೆಗೆ ವೇಳೆ ಕಳೆದರು.

ಬಯಲು ಸೀಮೆಯಲ್ಲಿ ಕತ್ತಲೆ ಭಯನಾಕವಾಗಿಯೇ ಬಿಡ್ಡಿತ್ತು. ಹೊಲಗಳಲ್ಲಿ ಯಾರದೋ ಮುಗಿಯದ ಕರೆಯೋಂದನ್ನು ಬೇಸರದಿಂದ ಕೇಳುತ್ತಿರುವಂತೆ ನೆಲಗುಮೃಗಳು ‘ಹುಂ ಹುಂ’ ಎಂದು ಧ್ವನಿಮಾಡುತ್ತಿದ್ದವು. ಅಷ್ಟರಲ್ಲಿ ದೂರದಿಂದ ಗಾಡಿಯೋಂದು ಬರುತ್ತಿರುವ ಸಪ್ಪಳ ಕೇಳಿತು. ಒಡ್ಡಿನ ಮರೆಯಲ್ಲಿ ಅವಿತು ಕುಳಿತು ತಳವಾರ ಕೆಂಚ, ಹಾಗೂ ಹಿಂಜಾರ ಲಾಡ ಇವರಿಬ್ಬಿಗೂ ತಡೆಯಲಾಗಲಿಲ್ಲ. “ಗಾಡಿ ಬರೂ ಹಾಂಗ ಕಾಣತ್ತೆತ್ತೇ” ಎಂದು ಹಿಸುದನಿಯಲ್ಲಿ ಸಂಗಡಿಗಿರಿಗೆ ಉಸುರಿದರು.

“ಯಾಕರಲೆ ಕುಕ್ಕಿಗೆ ಬಂದಾಗ ಸಿಗದ ದುಡ್ಡು ಹಾದಿ ಬಡೆದು ಸುಲಕೊಂಡು ಹೋಗೂ ಇಚಾರ ಇತ್ತೇನು?” ಎಂದು ಅಂಬಿಗರ ಬಸಪ್ಪ ತನ್ನ ಸಂಶಯವನ್ನು ವ್ಯಕ್ತಗೊಳಿಸಿದರು.

“ಪಾದಳ್ಯಾ ಭೂಮ್ಯಾಗ ಅದೀವಂತ ತಿಳಿದೇ ಏನಲೇ ಮಳ್ಳ? ನಮ್ಮನ್ನು ಹುಡುಕಲಾಕ ಪೋಲೀಸರು ಗಾಡಿ ಹೂಡಿಕೊಂಡು ಬರತಿದ್ದಾರಾದೀತು. ಸತ್ತವರ್ಣಂಗ ಸುಮಾಕ ಬಿಡ್ಡಕೊಂಡು ತಲಿ ಉಳಿಸಿಕೊಳ್ಳಿ” ಎಂದು ಅಂಗಡಿ ಶಿವರುದ್ದು ಬುದ್ಧಿ ಹೇಳಿದ.

ಕ್ಷಣಹೊತ್ತು ಯಾರೂ ಮಾತಾಡಲಿಲ್ಲ. ಗಾಡಿಯ ಸಪ್ಪಳ ಬರಬರುತ್ತ ಸಮೀಪದಲ್ಲಿಯೇ ಕೇಳಹತ್ತಿತು. ಅಂಬಿಗರ ಬಸಪ್ಪ ಬಾಪೊಸಾಹೇಬನ ಹುಲಿ ಬ್ಯಾಟಿ ಹಳ್ಳಬರಲ್ಲಿಯೇ ತೀರ ಗಟ್ಟಿಗೆ. ಹಾದಿಬಡಿಯುವುದು ಕೇವಲ ಅವನ ಕಸಬಾಗಿರದೆ ಚಟವೂ ಆಗಿತ್ತು. ಸರಿರಾತ್ಮಿ; ಅರಣ್ಯ; ಸಮೀಪದಲ್ಲಿ ಯಾರೂ ಇರಲಿಲ್ಲ; ಇನ್ನಸಂಚಾರ ನಿಂತು ಬಹಳ ಹೊತ್ತಗಿತ್ತು. ಅನಾಯಸವಾಗಿ ಗಾಡಿ ಬಂದಿರುವಾಗ ಅದನ್ನು ತಡೆದು “ಯಾರು? ಏನು?” ಎಂದು ವಿಚಾರಿಸಿ ಅಳವಿನಲ್ಲಿದ್ದರೆ ಒಂದೇಬು ಕೊಟ್ಟಿ ಹಣ ಏಕೆ ಸಂಪಾದಿಸಬಾರದು?

బెళగానువుదరల్లి ధనికరాగువ ద్వేప తమ్మిద్దరే ఏకి బిడబేకు? అంటిగర ఒసప్పనిగే మోహవన్ను తడెయువదాగల్లి.

“గాడి అట్టుకనాగ బంధాంగాత్తే! నా హోగి గాడి తరబి తంబాక కేళలేను, ప్రోలీసర గాడి ఇద్దర హోళ్ళి బరతేని. ముత్త మని మారి ఇద్దర, తంబాక కొట్టరూ సై కొడిదిద్దరూ సై! నిఎవెల్లూ బందు గాడిగే సుత్త హాకిదరాతపూ. ఇద్దదేల్లూ కొట్టు హోగతారు. నావీటు జనా ధుత్తాన్నాంగ ఎదురిగే నింతాగ, అవర ఎదీ ఒడిదిద్ర నన్న హేసరు బస్యాన అల్ల” ఎందిష్టు కేళిదవనే రుమాలన్న బగలల్లి హిదిమశాండు, ఒడ్డు ఇళిదు గాడియ ఎదురిగే హోరట.

ಗಾಡಿ ಸಮೀಪಕ್ಕೆ ಬಂದರಂತೆ ಬಸಪ್ಪ ಕೆಮ್ಮಿದ. ಎದುರಿಗೆ ಮನುಷ್ಯ ಬಂದದ್ದು ನೋಡಿ ಎತ್ತುಗಳು ಬೆದರಿ ಅಡ್ಡ ಎಳೆಯಲು, ಗಾಡಿ ಹೊಡೆಯುವವ “ಯಾರವರು” ಎಂದು ಶೋಗಿದ.

ಬಸಪ್ಪ ಗಾಡಿಯ ಬದಿಗೆ ಬಂದು “ಓಟು ತಂಬಾಕ ಇದ್ದರ ಕೊಡರಿ” ಎಂದು ವಿನಯದಿಂದ ಕೇಳಿದ.

“ఎల్లీ తంబాకులే? యావురావు, సరిరాత్మాగు తంబాకు కేళతాను? ముంద బిడలే గాడి”, ఎందు ఒళగె కుళిత యజమాన శూగికొండ.

ఈ అవేళియల్లి తంబాక కేళువదు బ్లైయ లక్షణప్పలు ఎందుగాడి హోడెయివవనిగె మోదలే గొత్తాగిత్తు. కూడలే బారచోలిన ఏటు జోట్టు ఎత్తుగణన్న ఓడిసిద. బసప్ప గాడియల్లి ఇణుకి నేండిదాగి కండ దృశ్యదిందలే అవను క్లోనాశకీయింద వస్తుస్థితియన్న లూహిసిద. గాడియల్లి ఒప్ప ముదుక, ఒబిట్టురు హణ్ణుమక్కలు మాత్ర ఇద్దరు. హణ్ణుమక్కల్లి ఒప్పభు నడువయస్సిన ముత్తేద. అవఛ హత్తర కరే హరియద చంద్రకాళి సిరెయన్నట్ట ఒప్ప తరుణి కుళిత్తిద్దలు. మోదలగితీయన్న మనె తుంబిసలు కరేదొయ్యువ గాడియిందు ఒసప్ప తక్క కట్టియే బిట్ట, తన్న పరివారదవరిగె మెల్లగే సిట్టు హాకి సూజనే కోట్ట. అవరు ఒడినింద ఇళిదు బరువషరలి గాడి అవరిద సళకే బందితు.

ಬಸಪ್ಪ ಹಿಂದಿನಿಂದ ಓದುತ್ತ ಗಾಡಿಯ ಸಮೀಪಕ್ಕೆ ಬಂದ. ಕೊದಲ್ಲಿ ಗಾಡಿಗೆ ಮುತಿಗೆ ಹಾಕಿದರು. ಎತ್ತುಗಳು ಓಡದೆ ನಿಂತುಬಿಟ್ಟವು. ಒಳಗಿದ್ದವರಿಗೆ

ನಾಲಿಗೆಯ ಪ್ರವಾರಿ ಮಾತಾಡಲು ಆಗಲೇ ಇಲ್ಲ. ಗಾಡಿಯ ಯಜಮಾನ ನಡುನಡುಗುತ್ತ “ಬಡವರೋ ಎಪ್ಪಾ ನಾವು. ನಮ್ಮಿಲ್ಲೇನೂ ಇಲ್ಲ, ಇಗೂ ಈ ಖುತ್ತಿಗಂಟು ಒಂದ್ದೇತಿ” ಎಂದು ತಡವರಿಸುತ್ತ ನುಡಿಯಚೇಕಾದರೆ ನಾಲ್ಕು ಸಲ ಕೆಮ್ಮೆದ್.

ಪಿಂಚಾರ ಲಾಡ “ಖುತ್ತಿಗಂಟು ತತ್ತಾ ಇಲ್ಲೆ” ಎಂದು ಟಬರಿನಿಂದ ನುಡಿದ.

ಮುದುಕ ಗಂಟನ್ನು ಕೊಡಲು ಹೊರಗೆ ಕ್ಯೆ ಚಾಚಿದೊಡನೆ, ಬಸಪ್ಪ ಆ ಕ್ಯೆ ಹಿಡಿದು “ಜೀವ ಬೇಕಾಗಿದ್ದರ, ಆ ಹೆಣಮಗಳ ಕೊಳಾಗಿನ ಸರಾ ಉಭ್ಯಿತಾ” ಎಂದು ಆಜ್ಞೆ ಮಾಡಿದ.

ಭಯದಿಂದ ಗಾಡಿಗೆ ಗಾಡಿಯೇ ನಡುಗಿತು. ಹೆಣ್ಣುಮಕ್ಕಳು ಮುಳ್ಳೇ ಬಂದಂತಾದರು. ಗಾಡಿಹೊಡೆಯವವನೂ ಹೆರಿಕೆಯಿಂದ ಮುದ್ದೆಯಾಗಿದ್ದ. ಆದರೆ ಬಸಪ್ಪನಿಗೇನೂ ಕನಿಕರ ಬರಲಿಲ್ಲ.

“ಹುಂ ಗಡಾನ ಏನಿದ್ದೆಲ್ಲಾ ತೆಗೆದುಕೊಡು” ಎಂದು ಮತ್ತೆ ಗುಡುಗಿದ. ಒಂದು ನಿಮಿಷ ಹಾಗೆಯೇ ಕಳೆದಿರಬೇಕು. ಆ ಅವಧಿಯಲ್ಲಿ ಭಯ ಹಪ್ಪಗಟ್ಟಿದಂತಾಗಿತ್ತು. ಎತ್ತುಗಳು ಕೂಡ ಸುಮ್ಮನೆ ನಿಂತಿದ್ದವು.

ಅಪ್ಪರಲ್ಲಿ ಹಿಂದಿನಿಂದ “ಯಾರಲೇ ಅದು ಬಂದಿ ತಡೀರಿ” ಎಂದು ಯಾರೋ ಕೂಗಿದ್ದು ಕೇಳಿಸಿತು. ಕಾಲ ಕೂಡ ತಡೆದಂತಿದ್ದು. ಆ ಸಮಯಕ್ಕೆ ಮತ್ತೆ ಚಾಲನೆ ದೋರೆತಿತು.

ಬಸಪ್ಪ ಬೆಳ್ಳಿ ಹೊರಳಿ ನೋಡಿದ. ಅವನಿಗೆ ದನಿಯ ಗುರುತು ಹತ್ತಿತೇನೋ? “ಪೀಡಾ ಇನ್ನೊಂದು ಗಳಿಗಿ ತಡೆ ಬರಬಾರದಿತ್ತ!” ಎಂದು ಜಕಿತನಾಗಿಯೇ ತನ್ನೊಳಗೇ ನುಡಿದು ಹಿಂದೆ ಸರಿದ. ಉಳಿದವರೂ ಹಿಂದೆ ಸರಿದರು. ಹಿಂಚಾರ ಲಾಡ ಮಾತ್ರ ಖುತ್ತಿಗಂಟು ತೆಗೆದುಕೊಂಡು ಒಡ್ಡನ್ನೇರಿದ.

ಇದೇ ಸಮಯವೆಂದು ಗಾಡಿ ಹೊಡೆಯವವನು ಎತ್ತುಗಳನ್ನು ಓಡಿಸಿಬಿಟ್ಟು ಗಾಡಿ ಮುಂದೆ ಓಡಿಹೋಯಿತು. ಕೆಲ ನಿಮಿಷಗಳಲ್ಲಿಯೇ ದಾದಾ ಓಡುತ್ತ ಬಂದ. ತೇಕುತ್ತ “ಗಾಡಿ ಎಲ್ಲೆಯ್ತಿ?” ಎಂದು ಬಸಪ್ಪನನ್ನು ಕೇಳಿದ.

“ಗಾಡಿ? ಎಲ್ಲಿ ಗಾಡಿ?” ಎಂದು ಬಸಪ್ಪ ಮರುಸವಾಲು ಹಾಕಿದರೂ ನಾಲಿಗೆ ಸವರಿಕೊಂಡ.

“ಲೇ ಸುಳ್ಳ ಹೇಳಿದರ ಒಬ್ಬಾಬುರ ಚಮಚಾ ಬೆಳಗೇನು. ಇದ ದಾರ್ಶಾಗ ಗಾಡಿ ಹಾದು ಹೋಗಲಿಲ್ಲ? ಏನೂ ಕಾಣದವರ್ಘಾಂಗ ಹೇಳತೀರಲ್ಲಿಲೇ? ನಾ

ಅದ ಗಾಡ್ಯಾಗ ಇಲ್ಲಿ ಮಟ್ಟಾ ಬಂದೆ. ಹಳ್ಳಿದಾಗ ಇಳಿದು ಬೈಲ ಕಡೆಗೆ ಹೋಗಿ
ಬರೂದರಾಗ ಜರಾ ಘರಕ ಆತು” ಎಂದು ದಾದಾ ದುರದುರನೆ ಎಲ್ಲರನ್ನೂ
ನೋಡಿದ.

“ಎಣ್ಣಾ ಗಾಡಿ ಬಂದಿತ್ತು. ಇಗ್ಗಾ ಇಲ್ಲೇ ಕೃಗಲ್ಲ ಅಳತೀ ಹೋಗಿರಬೇಕು;
ದಿನ್ನಿ ವಾರಿ ಆಗೇತಿ, ಅವರ ಈ ಬುತ್ತಿಗಂಟು ಕೊಟ್ಟಿದ್ದು. ಒಳೇ ಸಂಪನ್ಮೂರ್ಚಿ
ಕಾಣತಾರು” ಎಂದು ಲಾಡ ನಿಜಸಂಗತಿಯನ್ನು ರೂಪಿಸಿದ.

“ಗಾಡೀ ತರಬಿದ್ದರಿ ಹೌದಲ್ಲೇ! ನಿಮ್ಮ ಗುಣಾ ಎಲ್ಲಿ ಹೋದರೂ
ಯಾಕ ಬಿಟ್ಟೀರೆಲೇ? ಏನೇನು ಕಿತಕೊಂಡು ಹೇಳಿ. ಇಲ್ಲಾಂದ್ರ ಪಾಡಾಗಕಿಲ್ಲ”
ಎಂದು ದಾದಾ ಜಬರಿಸಿದ.

“ವಿನಿಲ್ಲ ಏಳಲೇ! ನಿಮ್ಮನ್ನ ನೋಡಿ ನಡಗಾಕ ಹತ್ತಿದ ಮುದುಕ. ಅಟರಾಗ
ಬಂದ ಬಡದಿ. ಗಾಡೀ ಹಾಗ ಬಿಟ್ಟಿವಿ. ಹಸದು ಬಾಯಿಬಿಡತಿದ್ದು ಅಂತ ಲಾಡ್ಯಾ
ಬುತ್ತಿಗಂಟ ಇಸಹೊಂಡ. ಮತ್ತೆ ಅದ ಮುದುಕನ ಕ್ಯೇ ಎತ್ತಿ ಕೊಟ್ಟಾನಲೇ?”
ಎಂದು ಬಸಪ್ಪ ಚೇಷ್ಟೆಯ ಮೇಲೆ ಹಾಕಿ ಹೇಳಿದ.

“ಈ ಫೆಂಟ ಹಜ್ಜಿಬ್ಬಾಡುತ್ತೇ! ಆ ಮುದುಕ ಯಾರಂತ ತಿಳಿದಿರಿ. ನಿಮ್ಮ
ಬಾಪ್ರಾಸಾಬ ಜಾಗೀರದಾರರ ವಾವ, ಸೋಸಿನ್ನ ಕರಕೊಂಡ ಮನಿ
ತುಂಬಿಸಿಕೊಳ್ಳಲಾಕ ಹೊಂಟಾನು. ನಾಳೆ ಬೇಳಾದರ ಅಮಾಸಿ, ಮುಂದ ದಿನಾ
ಇಲ್ಲ; ಇಂದ ಮೂರ್ತ ಇತ್ತು. ಕುಸ್ತಿ ನೋಡದಲೇನ ಹೊಂಡತಿದ್ದರಂತ. ನನ್ನ
ಕುಸ್ತಿ ಅಂತ ಕೇಳಾಣ ಕೊಳ್ಳಬಿಡು. ಕುಸ್ತಿ ನೋಡಿ ಕೊಳ್ಳ ಕಟ್ಟಬೇಕೆನ್ನಾದರಾಗ
ನ್ನಾಯಬಿತ್ತು. ಆಗ ಇದ ಯಶವಂತರಾಯನು ಹುಡಿಕ್ಕಾಡಿಕೊಂಡು ಬಂದು,
ರಾಜೇಸಾಹೇಬರ್ವ ಭೇಟಿ ಮಾಡಿಸಿ ರೂಪಾಯಿ ಬಿದಾಗಿ ಕೊಡಿಸಿದ. ಅವರ
ಗಾಡ್ಯಾಗ ಬಂದು, ಇದ ಹಳ್ಳಕ್ಕ ಇಳಿದಿದ್ದು. ನಾ ಬರೂದರಾಗ, ಈಟೆಲ್ಲ ಗೊಂದಲಾ
ಮಾಡಿ ಪಾದಳ್ಳ ಮಾನಾ ಕಳದರಲ್ಲಿಲೇ” ಎಂದ ದಾದಾ.

“ಬಾಪ್ರಾಸಾಬರ ಮಾವ ಅಂದರ ಮಾತ ಮುಗೀತಲ್ಲ. ಇನ್ನು ಉರಾಗ
ಮಕಾತೋರಸಧಾಂಗಾತು ಬಾಳೇವು” ಎಂದು ಬಸಪ್ಪ ನಿಟ್ಟಿಸಿರು ಬಿಟ್ಟು.

“ಇತ್ತಿ ಪೋಲೀಸರು ನಿಮ್ಮನ್ನೆಲ್ಲ ಹಿಡಿದು ಸಾಲ ಬೇಡೀ ಹಾಕುತ್ತಿದ್ದು ಬಾ.
ಯಶವಂತರಾಯನ ಪುಣ್ಯೇದಿಂದ ಪಾರಾಗಿ ಬಂದಿರಿ. ಅವರ ಮ್ಯಾಲೇ ಕ್ಯೇಮಾಡಿ
ಭಂಡರಾದ್ಯಾಲ್ಲಿಲೇ. ನಾ ಈಗ ಓಡಿ ಹೋಗಿ ಅವರ ಕಾಲ ಬೀಳಬೇಕಾತು”
ಎಂದ ದಾದಾ.

“ಗೆಣ್ಣಾರ ಮರ್ಯಾದಿ ಕಳಿದು ಜೀಲಿಗೆ ಕಳಸೂ ಮನಸಿದ್ದರ ಹೇಳು”
ಎಂದು ಬಸಪ್ಪ ಮತ್ತೆ ಅಡ್ಡ ಹೂಡಿದ.

“ಇಂಥಾ ಮಾತ ಯಾಕುಲೇ? ಯಶವಂತರಾಯನ ಉರು ಇಲ್ಲಿಂದ ಎರಡು ಮೈಲಾಗತ್ತೇ, ಆ ಗಿಡಾ ಕಾಣತಾವಲ್ಲ ಅದ ಉರು. ಇಂದ ರಾತ್ರಿ ಅಲ್ಲಿ ಮುಕ್ಕಾಮ ಹಾಕಿ ನಾಳಿ ಉಟ ತೀರಿಸಿಕೊಂಡು ಹೋಗಂತ ಹೇಳ್ಯಾರು. ಅಲ್ಲೆ ಹೋಗಿ ಎಲ್ಲಾರೂ ಕಾಲ ಬಿದ್ದು ಬರೂಣು” ಎಂದು ದಾದ ಗೆಳೆಯರಿಗೆ ಜೀತಣವಿತ್ತು.

“ಮಾರೀ ಹ್ಯಾಗ ತೋರಿಸಬೇಕೋ ಮಾರಾಯಾ! ಆಗದ ಮಾತು. ನೀ ಬೇಕಾರ ಬೆಟ್ಟಾಗಿ ಬಾ. ನಮ್ಮ ಸುದ್ದೀನ ತಗೀಬ್ಯಾಡಾ. ನಮ್ಮ ಸುದ್ದಿ ಅವರಿಗೆ ಸೋತ್ತಾದರ, ನಾಳಿ ಬಾಪುಸಾಬ ಉರಾಗ ಇರಗೊಡಾಕಿಲ್ಲ,” ಎಂದು ಲಾದ ಅಳುತ್ತುಲೇ ನುಡಿದ.

“ಆತು ಹಂಗರ, ಗೆಣ್ಣತನ ಹೆಚ್ಚಿಂದು. ನಾ ಯಶವಂತರಾಯನ ಕಡೆ ಹೊಕ್ಕೇನು, ನೀವು ನಿಮ್ಮ ದಾರಿ ಹಿಡೀರಿ” ಎಂದು ಹೇಳಿ ದಾದಾ ಹೊರಟು ನಿಂತ. ಸಂಗಡಿಗರೆಲ್ಲ ಅವನನ್ನು ಬೀಳೆಳ್ಳಬ್ಬು, ನಾಳಿ ಬೇಗ ಬಂದು ತಮ್ಮನ್ನು ಸೇರಬೇಕೆಂದು ದಾದಾನಿಗೆ ಹೇಳಿ ಹೊರಟರು.

ಸಂಗಡಿಗರನ್ನು ಕಳಿಸಿದ ದಾದಾ ಉರ ಸಮೀಪಕ್ಕೆ ಬಂದಾಗ ನಾಯಿಗಳು ಮಚ್ಚು ಹಿಡಿದವರಂತೆ ಬೊಗಳುತ್ತಿದ್ದವು. ಆಗಲೇ ಏಳು ತಾಸು ರಾತ್ರಿಯಾಗಿತ್ತು. ಗಾಢವಾದ ಕತ್ತಲೆಯಲ್ಲಿ, ಹಳ್ಳಿ ಮಲಿಗದಂತಿತ್ತು. ನಕ್ಕತೆಗಳ ಬೆಳಕಿನಲ್ಲಿ ದಾದಾ ಯಶವಂತರಾಯ ಪಾಟೀಲನ ಮನೆ ಮುದುಕಿ ಬಾಗಿಲು ಬಡಿದ. ಹೆದರಿಕೆಯಿಂದ ಮುದುಕ ಬೇಗನೆ ಬಾಗಿಲು ತೆರೆಯಲಿಲ್ಲ. ಹತಾರು ಸಲ ಒದರಿದ ಮೇಲೆ ದಾದಾನ ದನಿಯ ಗುರುತು ಹತ್ತಿ ಬಾಗಿಲು ತೆರೆದ. ದಾದಾ ಒಳಗೆ ಬಂದಾಗ ಸಂತೋಷದಿಂದ ವ್ಯುಮರೆತಿದ್ದ ಮುದುಕ ಇನ್ನೇನು ಅವನನ್ನು ಅಪ್ಪಿಕೊಳ್ಳುವದೊಂದು ಉಳಿದಿತ್ತು. ಸಂಗಡಿಗರೆಲ್ಲಿ ಎಂದು ಮುದುಕ ಕೇಳಿದಾಗ ಅವರು ಭೆಟ್ಟಿಯೇ ಆಗಲಿಲ್ಲವೆಂದು ದಾದಾ ಸುಳ್ಳಿ ಹೇಳಬೇಕಾಯಿತು. ಮುದುಕ ದಾದಾನಿಗೆ ಬಿಸಿ ಹಾಲು ತರಿಸಿಕೊಬ್ಬು, ಒಂದು ಕಂಬಳಿಯನೊಗೆದು ಮಲಗಲು ಹೇಳಿದ.

ದಾದಾ ಪಡಲಾಲೆಯಲ್ಲಿ ಬಂದು ಮಲಗಿದ, ಗಾಢವಾದ ನಿದ್ರಹತ್ತಿತ್ತು. ಬೆಳಗಿನ ಜಾವ ದಾದಾ ಕೆಟ್ಟದನಿಯಿಂದ “ಕಾಕಾ ಕಾಕಾ” ಎಂದು ಕಾಗಿಕೊಳ್ಳುತ್ತಿದ್ದ. ಇದನ್ನು ಕೇಳಿ ಯಶವಂತರಾಯರು ಗಾಬರಿಗೊಂಡು ಅವನನ್ನೆಬ್ಬಿಸಿ ವನಾಯಿತೆಂದು ಕೇಳಿದರು.

ದಾದಾನ ಕಳ್ಳು ನೀರು ತುಂಬಿದ್ದವು. ಮುಖವೆಲ್ಲ ಗಾಬರಿಯಿಂದ ತುಂಬಿತ್ತು.

ಪಾಟೀಲರನ್ನು ಕಂಡೊಡನೆ ಅವನ ದು:ಖಿ ಉಕ್ಕಿ ಬಂತು. “ಕನಸಿನ್ನಾಗ ಒದರಿದ್ದಿ
ಎಚ್ಚಾ, ಏನೂ ತಿಳಕೋ ಭಾಡ್ರಿ” ಎಂದು ಕನಸಿನ ವಿವರವನ್ನು ತಿಳಿಸಲು,
ಪಾಟೀಲರು ಆಗ್ರಹ ಪಡಿಸಲು, ದಾದಾ ತನಗೆ ನೆನಸಿದ್ದಪ್ಪು ಹೇಳತೇಡಿಗಿದ.

“ಎಚ್ಚಾ ಕನಸಿನ್ನಾಗಿ, ನಾನು, ನಾನಾಕಾಕಾ ಮತ್ತು ಜಿಮಣಾ ಕೂಡಿ,
ಪಂಥರಪುರಕ್ಕೆ ದಿಂಡೀ ಕೂಡ ಹೊಂಟಿದ್ದಿವಿ. ಬಾಪ್ಪಾಸಾಬರು ಕುದುರಿ ಮ್ಮಾಗ
ಮುಂದ ಸಾಗಿದ್ದರು. ದಾರ್ಘಾಗ ಕತ್ತಲಾತು. ಜಿಮಣಾ ಬೈಲ ಕಡೆಗೆ ಹೋಗಿದ್ದಳು.
ನೋಡು ಎಚ್ಚಾ ದೊಡ್ಡ ನಾಗರಹಾವು ಬಂದು ಕಡೀತು. ಜೀರಿದಾಕೇನ
ಬಕಬಾರಲೇ ಬಿದ್ದಳು. ಬಾಪ್ಪಾಸಾಬರು ಆಕೇನ ತಂದು ನಾನಾಕಾಕಾನ ಮುಂದ
ಹಾಕಿದರು. ಮುಂದೇನಾತೋ ಏನೋ ನೆಟ್ಟಿಲ್ಲ. ಆಮ್ಮಾಲೇ ನಾನಾಕಾಕಾ
ಪುತಳಭಾಯಿ ಸಂಗಾಟ ಮದವಿ ನಡದಿತ್ತು. ಹಂದರಾ ಹಾಕಿದ್ದರು. ನಾನಾಕಾಕಾ
ಕುದುರಿಮ್ಮಾಗ ಬಂದ. ಅಟರಾಗ ರಾಷೋಜಿ ರಾವ ಸರಕಾರ ಬಂದು,
ಹುಲಿಯಾಗಿ ನಾನಾಕಾಕಾನ ಹೋಟ್ಟೀಹರದರು. ಆಗ ‘ಕಾಕಾ ಕಾಕಾ’ ಅಂತ ನಾ
ಚೀರಿದ್ದು” ಎಂದು ದಾದಾ ಕೂಸಿನಂತೆ ಅಳಹತ್ತಿದ್ದು.

ಯಶವಂತರಾಯನ ಮುಪ್ಪಿನ ಮುಖಿದ ಮೇಲೆ ಚಿಂತೆ ಮೂಡಿತ್ತು.
ಅವರೂ ಕಲಿತವರಲ್ಲ. ಆದರೆ ಅರವತ್ತು ವರ್ಷಗಳ ದೀಪ್ರ ಅನುಭವ ಅವರಿಗೆ
ಜೀವನದ ಸುಖ ದು:ಖಿಗಳ ಆಳವನ್ನು ತೇರೆದು ತೋರಿಸಿತ್ತು. ದಾದಾನ ಕನಸಿನಲ್ಲಿ
ಅವರಿಗೆ ಜೀವದ ಇತಿಹಾಸ ಕಂಡಿತ್ತು.

“ತಮ್ಮ ಇದು ಕೆಟ್ಟ ಕನಸು. ನೀ ಉಂಟಾಗಿ ನಿಮ್ಮ ಕಾಕಾಗ
ಏನರ ಜಡ್ಡ ಆಗಿತ್ತೇನು?” ಎಂದು ಸಹಾಭಾತಿಯಿಂದ ಕೇಳಿದರು.

“ನಾ ಉಂಟಾಗಿ ಇದು ದಿನಾ ಆತು ಎಚ್ಚಾ. ಬರುವಾಗ ಕಾಕಾ ನೆಟ್ಟಗ
ಇದ್ದ. ಕುಸ್ತಿಗೆ ಹೋಗತೀನಿ ಅಂತ ಹೇಳಾಕ ಹೋದರ ಕಡೆ ಕಟ್ಟಿಸಿಕೊಂಡು
ಬಾ ತಮ್ಮ ಅಂದು ಹರಕಿ ಕೊಟ್ಟ ಕಳಿಸಿದ್ದ” ದಾದಾ ಮಾತಿಗೊಮ್ಮೆ ಬಿಕ್ಕುತ್ತಿದ್ದ.

“ಕಾಕಾನ ಮ್ಮಾಲೇ ಬಾಳ ಜೀವ ಏನ ತಮ್ಮಾ?” ಎಂದು ಪಾಟೀಲರು
ಕೇಳಿತ್ತಲೇ, ದಾದಾ ಮ್ಮೆಮರೆತು ಅವರ ತೊಡೆಯ ಮೇಲೆ ತಲೆಯಿಟ್ಟ ಅಳಹತ್ತಿದ.
“ಏಳ ತಮ್ಮ ಹಣಮಂತದೇವರ ಗುಡಿಗೆ ಹೋಗಿ ದೀಪಾ ಹಚ್ಚಿಟ್ಟ ನಮಸ್ಕಾರ
ಮಾಡಿ ಬಾ” ಎಂದು ಯಶವಂತರಾಯರು ಸಮಾಧಾನ ಮಾಡಿದರು.

ದಾದಾನ ಮನಸ್ಸು ಕಳವಳಿಗೊಂಡಿತ್ತು. ಗುಡಿಗೆ ಹೋಗಿ, ದೀಪ ಹಚ್ಚಿದ.
ಇನ್ನೂ ತಾಸು ರಾತ್ರಿಯಿತ್ತು. ಗುಡಿಯ ಕಟ್ಟೆಯ ತುದಿಗೇ ಬಂದು ಕುಳಿತು
ದಾದಾ ನಿಟ್ಟಿಸಿರು ಬಿಟ್ಟ.

ತನಗೇ ಅರಿಯದ ಒಂದು ತೀವ್ರ ಆಶ್ಚೀರುತ್ತೆ ದಾದಾನ ಕರುಳನ್ನು ಹಿಡುಕಿತ್ತು. ಕಣ್ಣೆದುರು ನಾನಾಕಾಕಾನ ಭವ್ಯಮೂರಿ ಒಂದು ನಿಂತಂತಾಯಿತು. ತುಂಬು ಮೀಸೆ, ಹದನಾದ ನೋಟ, ಶಿಲೇದಾರಿಕೆಯ ಬಡಿಗೆ ಇವನ್ನು ಸೋಡುತ್ತಿರುವಂತೆಯೇ, ದಾದಾನ ಬಾಲ್ಯ ಮತ್ತೊಮ್ಮೆ ಮರುಕಳಿಸಿದಂತಾಯಿತು. ತಂದೆ ಲಕ್ಷ್ಮಿನಿಗಿಂತ, ನಾನಾಕಾಕಾನ ಸಲಿಗೆ ದಾದಾನಿಗೆ ಹೆಚ್ಚಾಗಿತ್ತು. ನೇನಪು ಒಂದು ದಾರಿಯಿಂದ ತಿರುಗಿ ನೋಡಿತು. ಈಗ ವಯಸ್ಸಾದ ನಾನಾ ಒಂದು ಕಾಲಕ್ಕೆ ಹರೆಯನ ಉತ್ಸಾಹದಿಂದ ಬೀಗುತ್ತಿದ್ದ, ರುಕುಮಾಕಾಕೂ ಅಡ್ಡ ಕುಂಪು ಹಜ್ಜೀಕೊಂಡು ದಿನಾಲು ತನಗೆ ಹಾಲು ಹೊಡುವುದನ್ನು ಎಂದೂ ಮರೆಯುತ್ತಿರಲಿಲ್ಲ. ತಾನು ಒಂದು ವರ್ಷದ ಕೂಸಿರುವಾಗಲೇ ತಾಯಿಯನ್ನು ಕಳೆದುಕೊಂಡವನು, ಅಂದಿನಿಂದ ನಾನಾಕಾಕಾನ ಹೆಗಲು, ರುಕುಮಾಕಾಕೂನ ತೊಡೆ ಅವನಿಗೆ ಆಶ್ರಯವಾಗಿತ್ತು. ದಾದಾನ ಕಲ್ಲುಗಳಿಗೆ ಮತ್ತೊಮ್ಮೆ ಮಹಾಪೂರ ಒಂದಿತು.

ತಾನು ಕುಸ್ತಿಗಡಿ ಆಗಬೇಕು ಎಂದು ನಾನಾಕಾಕಾನ ಹಿಡಿದಾದ ಅಪೇಕ್ಷೆ. ಅದಕ್ಕಾಗಿ ಎಮ್ಮೆ ಕಟ್ಟಿದ್ದ. ದಾದಾ ಎಷ್ಟು ತಿಂದರೂ ಕಡಿಮೆಯಾಗಿತ್ತು. ಚಿಮಣಾ ಹುಟ್ಟಿದಾಗ “ತಂಗಿ ಹುಟ್ಟಿದಳೋ ದಾದಾ. ತಮ್ಮ ಆಗಿದ್ದರ ನಿನ್ನ ಸರಿಜೋಡಿ ಕುಸ್ತಿಗಡಿ ತಯಾರ ಮಾಡತಿದ್ದೆ. ನಿನಗೆ ಮೇಲಿನೊಂದು ಕಡಿಮೆ ಆದೀತು ಅಂತ ದೇವರು ಹಾಗೆ ಮಾಡಿದೆ” ಎಂದು ನುಡಿದಿದ್ದ. ನಾನಾಕಾಕಾ ಕ್ಯೇ ಇಟ್ಟಿದೆಲ್ಲ ಹೊನ್ನಾಗುತ್ತಿತ್ತು. ಒಳ್ಳೆಯ ವಸ್ತುವನ್ನು ಕಂಡ ಕೂಡಲೆ ಗುರುತಿಸುವ ‘ನಜರು’ ಅವನಿಗೇ ಮೀನಲಾಗಿತ್ತು. ಬೀಜಾಳಿನಿಂದ ಹಿಡಿದು, ಒಳ್ಳೆಯ ತಜಿಯ ದನದವರೆಗೆ ಅವನ ಆಯ್ದುಗೆ ಹಳ್ಳಿಯಲ್ಲಿ ಬೆಲೆಯಿತ್ತು. ಆ ನಾನಾಕಾಕಾನ ಗರಡಿಯಲ್ಲಿ ತಾನು ತಯಾರಾಗಿದ್ದ.

ರುಕುಮಾಕಾಕೂ ಸತ್ತಮೇಲೆ ನಾನಾಕಾಕಾ ನಮ್ಮ ಮನೆಗೆ ಬರಲಿ ಎಂದು ದಾದಾ ಹಟ ಹಿಡಿದ್ದ. ಆದರೆ ನಾನಾ ಒಪ್ಪಿರಲಿಲ್ಲ. ಪ್ರತೆಭಾಬಾಯಿ ವಾಡೆಯಲ್ಲಿ ಬಂದಿರಬೇಕೆಂದು ಎಷ್ಟು ಆಗ್ರಹ ಪಡಿಸಿದರೂ ನಾನಾ ಕೇಳಿರಲಿಲ್ಲ. ಚಿಮಣಾ ಜವಾಬ್ದಾರಿ ಈಗ ಸಂಪೂರ್ಣ ಅವನ ತಲೆಯ ಮೇಲಿತ್ತು. ಅವಳ ಲಗ್ಗಿವಾಗುವವರೆಗೆ ಸ್ವತಂತ್ರವಾಗಿ ತನ್ನ ಮನೆಯಲ್ಲಿರಬೇಕು. ಪರದೇಶಿತನದ ಅನುಭವವಾಗದಂತೆ ಅವಳನ್ನು ಸಾಕಬೇಕು. ಅವಳ ತಲೆಯ ಮೇಲೆ ಅಕ್ಕಿಕಾಳು ಬಿದ್ದ ಮರುದಿನವೇ ದಾದಾನ ಮನೆಗೆ ಹೋಗಿ ಇದ್ದು ಬಿಡಬೇಕೆಂದು ಅವನ ಸಂಕಲ್ಪವಾಗಿತ್ತು. ಕೊಲ್ಲಾಪುರಕ್ಕೆ ಹೋಗುವ ಮುಂದೆಯೂ ಮನಸ್ಸಿಲ್ಲದ ಮನಸ್ಸಿನಿಂದ ಚಿಮಣಾಳನ್ನು ವಾಡೆಯಲ್ಲಿ ಬಿಟ್ಟು ಹೋಗಿದ್ದ. ಮರಳಿ ಒಂದ

ಮೇಲೆ ಬೇರೆ ಮನೆ ಹೂಡುವ ವಿಚಾರವೂ ಇತ್ತು. ಆದರೆ ಜಿಮಣಾಳನ್ನು ಬಿಟ್ಟರಲು ತನಗಾಗದೆಂದು ಪ್ರತಿಳಾಬಾಯಿ ಗೋಳಿಟ್ಟಿಂದು ಅನಿವಾರ್ಯವಾಗಿ ನಾನಾ ವಾಡೆಯಲ್ಲಿರಹಕಿತ್ತ.

ಈಗೀಗ ನಾನಾಕಾಕಾ ಯಾಕೋ ಬಹಳ ಹಣ್ಣಾಗಿದ್ದಾನೆ. ಮೊದಲಿನ ಉಕ್ಕಿನ ಪಿಂಡ ಶಿಂಲವಾಗಿದೆ. ತಾನು ಕಾಕಾನ ಆರ್ಕೆ ಮಾಡಬೇಕು. ಅವನಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈಗ ಏನಾಗಿದೆಯೋ! ಸಣ್ಣಪುಟ್ಟ ಜಡ್ಡಗಳಿಗೆ ಬಗ್ಗುವ ದೇಹವಲ್ಲ ಅದು. ಕನಸಿನಲ್ಲಿ ರಕ್ತರಂಜಿತವಾದ ಕಾಕಾನ ದೇಹವನ್ನು ನೆನೆದು ದಾದಾನ ಮೃಯೆಲ್ಲ ನಡುಗಿತು.

ಆಗಲೇ ಬೆಳಗಾಯಿತು. ದಾರಿಯಲ್ಲಿ ಜನರು ಬಂದು ಹೋಗುತ್ತಿದ್ದರು. ಆದರೆ ದಾದಾನ ಕಣ್ಣಿಗೆ ಅದಾವುದೂ ಕಾಣುತ್ತಿರಲ್ಲಿ. ದಾದಾನ ಧೈಯರ್ ಅಸಾಮಾನ್ಯವಾಗಿತ್ತು. ಅವನು ಧೀರವಾಗಿ ಹೆಚ್ಚೆಯಿಡುತ್ತ ಎದುರು ಬಂದರೆ ಮಲಿಗಿದ್ದ ಹುಲಿ ಎದ್ದು ದಾರಿ ಬಿಡಬೇಕು. ಆದರೆ ಅಂಥ ದಾದಾ ಈಗ ಧೈಯರವನ್ನೆಲ್ಲ ಕಳೆದುಕೊಂಡಿದ್ದು. ಅವನ ಅಂತಃಕರಣಕ್ಕೆ ಕಂಡ ದೃಶ್ಯ ತೀವ್ರವಾದ ಭೀತಿಯಿಂದ ತುಂಬಿತ್ತು. ಅವನ ಜೀವ ತನ್ನ ಅವ್ಯಕ್ತ ಭಾಷೆಯಲ್ಲಿ ನೋವಿನ ಕತೆಯನ್ನು ಹೇಳುತ್ತಿತ್ತು.

ನಾನಾಕಾಕಾನ ಒಗ್ಗೆ ಎಲ್ಲಿಲ್ಲದ ಹುರುಹುರು ದಾದಾನ ಮನಸ್ಸಿಗಾಗಿತ್ತು. ಆಗಲೇ ಉರಿಗೆ ಹೊರಡಬೇಕೆಂದು ಮನಸ್ಸಾಗಿತ್ತು. ಆದರೆ ಯಶವಂತರಾಯರು ಕೇಳಲಿಲ್ಲ. ಕುಸ್ತಿಯ ಕಣಿದಲ್ಲಿ ಜಗಜಟ್ಟಿಯಾದವನಿಗೆ ಸನ್ನಾನ, ಉಟ ಉಪಚಾರಗಳಾಗದ ಹಾಗೆಯೇ ಕಳಿಸುವುದೇ? ಮೇಲಾಗಿ ದಾದಾ ಅವರನ್ನು ಕಳ್ಳರಿಂದ ಪಾರು ಮಾಡಿದ್ದ; ಅವರ ಹಣ ಉಳಿಸಿದ್ದ; ಅವರ ಸೊಸೆಯ ಮಾನ ಉಳಿಸಿದ್ದ. ದಾದಾ ಎಷ್ಟು ಕೇಳಿಕೊಂಡರೂ ಅಪ್ಪಣೆ ದೊರೆಯಲಿಲ್ಲ. ದಾದಾ ಕೊನೆಯ ಅಸ್ತಿ ಹೂಡಿದ; ತನ್ನ ಸಂಗಡಿಗರನ್ನು ಹುಡುಕಲು ಜಗತ್ತಿಗೆ ಹೋಗುವೆನಂತೆ ಹೇಳಿದ. ಯಶವಂತರಾಯರು ಅದನ್ನು ಕೇಳಲಿಲ್ಲ. ಜತ್ತಿಗೆ ಬೇಕಾದರೆ ಆಳು ಕಳಿಸಬಹುದೆಂದರು. ಹೀಗಾಗಿ ದಾದಾ ಅಲ್ಲಿಯೇ ಅಮಾವಾಸ್ಯೆ ಮರುದಿನ ಕರಿ ಹೀಗೆ ಯಶವಂತರಾಯರ ಆಗ್ರಹದಿಂದ ಎರಡು ದಿನ ನಿಲ್ಲಬೇಕಾಯಿತು. ಆದರೂ ದಾದಾನ ಮನಸ್ಸಿನ ಸ್ವಾಸ್ಥ್ಯ ಉಳಿಯಲಿಲ್ಲ. ಕೇವಲ ಪಾಟೀಲರ ಆಗ್ರಹಕ್ಕಾಗಿ ಅಲ್ಲಿ ನಿಂತನು.

ಮರುದಿನ ಉಟ ಮಾಡಿ ದಾದಾ ಉರಿಗೆ ಹೊರಡುವ ಸಿದ್ಧತೆಯಲ್ಲಿದ್ದ. ಅಪ್ಪರಲ್ಲಿ ಪಾದಳ್ಳಿಯಿಂದ ಬಂದ ಹೊಲೆಯನೊಬ್ಬನು ಯಶವಂತರಾಯರಿಗೆ ಮುಜುರೆ ಮಾಡಿ ಬಂದು ಪತ್ರವನ್ನು ಕೊಟ್ಟನು.

ಯಶವಂತರಾಯರು ಅಕ್ಷರಶತ್ರುಗಳು. ದಾದಾನಂತೂ ಅಕ್ಷರಗಳ ಮುಖ ಪರಿಚಯ ಕೂಡ ಇಲ್ಲದವನು. ಆ ಉರಲ್ಲಿ ಓದು-ಬರೆಹಬಲ್ಲ ಬೃಹಸ್ಪತಿಗಳಿಂದರೆ ಇಬ್ಬರೇ- ಒಬ್ಬ ಉರ ಕುಲಕರ್ಣಿ. ಇನ್ನೊಬ್ಬ ಅದೇ ಉರಲ್ಲಿ ಗಾವರೀ ಶಾಲೆಯನ್ನಿಟ್ಟ ಮಾಸ್ತರನೇಬ್ಬು ಕುಲಕರ್ಣಿ ಯಾರದೋ ಖರೀದಿಪತ್ರದ ನೋಂದಣಿ ಮಾಡಿಸಲು ವಿಚಾಪುರಕ್ಕೆ ಹೋಗಿದ್ದ. ಸುಗ್ರಿಯ ದಿನದಲ್ಲಿ ಹುಡುಗರು ಹೊಲಕ್ಕೆ ಹೋಗುತ್ತಿದ್ದವು. ಮಾಸ್ತರನು ಸಾಲೆ ಮುಚ್ಚಿ ತನ್ನ ಹೊಲದ ಮುಂಗಾರಿ ಸುಗ್ರಿಗೆ ತನ್ನಾರ್ಥಿಗೆ ಹೊರಟು ಹೋಗಿದ್ದ. ಹೀಗಾಗಿ ಹೊಲೆಯ ತಂದ ಪತ್ರ ಇಬ್ಬರಿಗೂ ಒಡೆಯದ ಒಗಟಾಯಿತು. ಆ ಹೊಲೆಯನನ್ನೇ ಪ್ರಶ್ನೆ ಮಾಡಿ ವಿಷಯವೇನೆಂದು ತಿಳಿದುಕೊಳ್ಳುವ ಪ್ರಯತ್ನವೂ ಸಫಲವಾಗಲಿಲ್ಲ. ಆ ಹೊಲೆಂತು ಪಾದಳ್ಳಿಯವನಾಗಿರದೆ, ಆ ಉರ ವತನದಾರ ಹೊಲೆಯರ ಸಂಬಂಧಿಕನಾಗಿದ್ದ. ಪಾದಳ್ಳಿಯ ಹೊಲೆಯನು ತನ್ನ ಸಂಬಂಧಿಕನ ಕಡೆಯಿಂದ ಈ ಪತ್ರವನ್ನು ಯಶವಂತರಾಯರಿಗೆ ಮುಟ್ಟಿಸಲು ಹೇಳಿ ತಾನು ಜಡ್ಡಾಗಿ ಮಲಗಿದ್ದ.

ಪಾದಳ್ಳಿಯಲ್ಲಿಯ ಬರಗಾಲ, ಅಲ್ಲಿಯ ಆಹಾರದ ಅಭಾವ ಮೊದಲಾದ ಇನ್ನಿತರ ವಿಷಯಗಳು ಆ ಹೊಲೆಯನಿಂದ ತಿಳಿದವು. ತನ್ನ ಆಪ್ತ ಹೊಲೆಯನ ಬೇಸೆಯ ವಿಷಯವಾಗಿಯೇ ಅವನು ಹೇಳಹತ್ತಿದ. “ಹೊಟ್ಟಿಗಿಲ್ಲದಕ್ಕ ಇದ್ದ ಮುಗ್ಗ ಕಾಳೆಲ್ಲ ಮುಕ್ಕಿ ಬಿಟ್ಟನರಿ. ರಾತ್ರಿ ಹೊಟ್ಟೆ ಜಾಡಿಸಿ ನೆಲಹಿಡಿದು ಮಲಗಿಬಿಟ್ಟನರೆ” ಎಂದು ಮೇಲಿಂದ ಮೇಲೆ ನುಡಿದ.

ಅನಕ್ಕರಸ್ಥರಾದರೂ ಯಶವಂತರಾಯನ ಅನುಭವದ ಕಣ್ಣಿಗೆ ಪತ್ರದ ವಾರ್ತೆ ಅಸ್ವಷ್ಟವಾಗಿ ತಿಳಿಯಿತು. ಸಾಮಾನ್ಯವಾಗಿ ಸತ್ತ ಸುದ್ದಿಯನ್ನು ಹೊಲೆಯಾಳಿನಿಂದ ಕಳಿಸುವ ರೂಢಿಯಿದ್ದುದರಿಂದ, ಪಾದಳ್ಳಿಯ ವಾರ್ತೆ ಕ್ಕೆಮುಕರವಾಗಿಲ್ಲವೆಂದು ಅವರು ಅರಿತರು. ಆದರೂ ಪತ್ರದ ಸಂಗತಿ ತಿಳಿಯದೆ ಹೊರಡುವುದು, ಅವರ ಪ್ರತಿಷ್ಠೆಗೆ ಕುಂದನಿಸಿತ್ತು. ಆದ್ದರಿಂದ “ದಾದಾ ನೀ ಮುಂದ ಹೋಗಿ ಸುದ್ದಿ ಕಳಿಸು, ಆ ಮ್ಯಾಲ ನಾವು ಬರೂಣಂತ” ಎಂದು ಹೇಳಿ ದಾದಾನನ್ನು ಬೀಳೆತ್ತಿಟ್ಟರು.

ದಾದಾ ತಡವಾಗಿಯೇ ಉರು ಮುಟ್ಟಿದ. ಸಾಮಾನ್ಯವಾಗಿ ಎಂಟು ತಾಸಿನ ದಾರಿಯನ್ನು ನಾಲ್ಕು ತಾಸಿನಲ್ಲಿ ಕ್ರಮಿಸುವುದು ಅವನಿಗೆ ಸುಲಭವಾಗಿತ್ತು. ಆದರೆ ಈಗ ಮನಸ್ಸು ಅಸ್ವಸ್ಥವಾಗಿತ್ತು. ಅಂತಲೇ ತಾಸು ಹೊತ್ತಿರುವಾಗ ಉರು ಮುಟ್ಟಿದ. ಆಗ ಲಕ್ಷ್ಮಣ ಬಾಳಾಚಾರ್ಯರ ಮನೆಯಿಂದ ಹೊರಟವನು, ನದಿಗೆ ಹೋಗಿ ನಾನಾನ ಬೂದಿ ಚಲ್ಲಿ ಸ್ವಾನ ಮಾಡಿ ಮನಸೆಗೆ ಬಂದು ಮಲಗಿ ಅದೇ

ಎದ್ದು ಉರಲ್ಲಿ ಅಡ್ಡಾಡಿ ತಾಸಗಾಂವಿಗೆ ಕಳಿಸುವ ಆಳನ್ನು ಗೊತ್ತು ಮಾಡಿ ಮನೆಗೆ ಬಂದ. ದಾದಾ ಅದೇ ಮನೆಗೆ ಮುಟ್ಟಿದ್ದು. ಲಕ್ಷ್ಮಣನಿಂದ ನಾನಾಕಾಕಾನ ಮರಣದ ಸುದ್ದಿಯನ್ನು ಕೇಳಿ ಕಲ್ಲಿನಂತೆ ಕುಳಿತುಬಿಟ್ಟು.

೪

ದಾದಾ ಉರಿಗೆ ಬಂದ. ಆದರೆ ತಪ್ಪಿ ಕೂಡ ಗರಡಿಮನೆಯ ಹತ್ತಿರ ಸುಳಿಯಲ್ಲಿ. ಕೈನ್ಯ ಮರಣದಿಂದ ಬಲವಾದ ಆಘಾತದಿಂದ ಮನೆ ಸೇರಿಬಿಟ್ಟಿದ್ದನು, ಜತ್ತಿಯಲ್ಲಿ ಪಂಚಾಬೀ ಲಾಮಾನನ್ನು ಗೆದ್ದ ದಾದಾನಿಗೆ ಹಾಮಾಲೆ ಹಾಕಿ ಮೆರವಣಿಗೆ ಮಾಡಿಸಬೇಕು. ಅವನು ಅಂದು ಹಾಕಿದ ಪೇಚನ್ನು ಅವನಿಂದಲೇ ಕಲಿಯಬೇಕೆಂದು ಉತ್ತಾಹದಲ್ಲಿದ್ದ ಕೆಲ ಗರಡಿಯಾಳುಗಳಿಗೆ ಇದರಿಂದ ನಿರಾಶೆಯಾಯಿತು. ಅವನ ಮನೆತನಕ ಹೋಗಿ ಸಾಂತ್ಯನಗೊಳಿಸುವ ಜೀಪಚಾರಿಕ ಕೆಲಸವನ್ನು ಅವರು ಮುಗಿಸಿದ್ದರು. ನಾನಾನ ಬೂದಿಯನ್ನು ಹೋಳುತ್ತಾಣಿಸುವದರಲ್ಲಿ ಲಕ್ಷ್ಮಣನಿಗೆ ನೇರವಾಗಲೂ, ಸೃಶಾನಕ್ಕೂ ಹೋಗಿದ್ದರು. ದಾದಾನ ಗಂಭೀರ ಮೌನವನ್ನು ಕೇಳಿ ಅವನನ್ನು ಮಾತಾಡಿಸುವ ಧೈಯರ್ ಮಾತ್ರ ಯಾರಿಗೂ ಆಗಲಿಲ್ಲ.

ದಾದಾನ ಮನೆ ಅಷ್ಟೇನೂ ದೊಡ್ಡದಲ್ಲ. ಮೂರಂಕಣಾದ ಪಡಸಾಲೆ, ಮೂರಂಕಣಾದ ಅಡಿಗೆಮನೆ ಇಷ್ಟೇ. ಪಡಸಾಲೆಯ ಮುಂದಿನ ಬಯಲಲ್ಲಿ ಎಮ್ಮೆ ಕಟ್ಟಲು ಒಂದು ಚಪ್ಪರ, ದನಗಳನ್ನು ಮನ್ಯಲ ಮನೆಯ ಧಾರೆಯಲ್ಲಿಯೇ ಕಟ್ಟುತ್ತಿದ್ದರು. ಆ ಮನೆಯನ್ನು ಇನ್ನೂರು ರೂಪಾಯಿ ಇಡಗಂಟು ಕೊಟ್ಟು ನಾನಾ ಹಿಡಿದಿದ್ದು. ಅಲ್ಲಿಯ ಅಡಿಗೆ ಮನೆ ಇಂದು ಖಾಲಿ ಇತ್ತು. ಪಡಸಾಲೆ ಮತ್ತು ಕೋಣಗಳಲ್ಲಿ ಕಾಳು, ಕಡಿ, ಬೀಜ ಬಿರಡಿಗಳೇದ ಸಾಮಾನು ಮೊದಲಾದವನ್ನಿಡಲು ನಾನಾ ಉಪಯೋಗಿಸುತ್ತಿದ್ದ, ನಾನಾ ಲಕ್ಷ್ಮಣ ಇಬ್ಬರೂ ಬೇರೆಯಾಗಿದ್ದರು. ಅವರಿಬರಲ್ಲಿ ಮುಂದೆ ಸಾಲದ ತಂಟೆ ಬರಬಾರದಂದು ಅವರ ತಂದೆಯಾದ ಶೀಲೇದಾರ ಗೋಪಾಳ ತಾನಿನ್ನೂ ಬಹುಕಿರುವಾಗಲೇ ಭೂಮಿಯಲ್ಲಿ ಪಾಲು ಮಾಡಿ ಇಬ್ಬರಿಗೂ ಅರ್ಥದಂತೆ ಹಂಚಿದ್ದು. ಆದ್ದರಿಂದ ಅವರು ವಿಭಕ್ತರಾದರೆಂದು ಸರಕಾರಿ ಲೆಕ್ಕದಲ್ಲಿ ದಾಖಿಲೆ ಇತ್ತು. ರುಕ್ಷಮಾಕಾಕೂ ಒಬ್ಬಳೆ ಇದ್ದಾಗ ಉಟ ಉಪಚಾರಗಳಲ್ಲ ಕೂಡಿಯೇ ನಡೆಯುತ್ತಿದ್ದವು. ಲಕ್ಷ್ಮಣನ ಲಗ್ನವಾದ ಮೇಲೆ ಮಾತ್ರ ಇರುವಿಕೆಯ ಬಣ್ಣ ಬದಲಾಯಿತು. ಅಣ್ಣ

ತಮ್ಮಂದಿರಲ್ಲಿಯ ಅನೇಕನ್ನು ಪ್ರೇಮ ಓರಗಿತ್ತಿಯರಲ್ಲಿರಲ್ಲ. ಅದರ ಸಲುವಾಗಿ ಮನೆ ಬೇರೆಯಾದವು. ಆದರೆ ದನಕರುಗಳು ಮಾತ್ರ ಅವರ ಅವಿಭಕ್ತಿ ಕುಟುಂಬದ ಆಸ್ತಿಯಾಗಿದ್ದವು. ಲಕ್ಷ್ಮಿಣಿನ ಬದುಕೆಲ್ಲ ಭೂಮಿಯ ಸಾಗುವಳಿಯಲ್ಲೇ ಕೆಲೆದಿತ್ತು. ಲಾವಣಿಗೆ ಭೂಮಿ ಹಿಡಿಯುವುದು ಕೊಡಕೊಳ್ಳಿ ಮೊದಲಾದ ವ್ಯವಹಾರವೆಲ್ಲ ನಾನಾ ನೋಡಿಕೊಳ್ಳುತ್ತಿದ್ದು. ಅಣ್ಣತಮ್ಮಂದಿರಲ್ಲಿ ಎರಡು ಧ್ವನಿಗಳ ಅಂತರವಿತ್ತು. ಲಕ್ಷ್ಮಿಣಿ ಭೂಮಿಯಲ್ಲಿ ದುಡಿದು ಅಲ್ಲಿಯೇ ಸಾಯಿವ ಒಕ್ಕಳಿಗೆ. ಕಾರುಭಾರ ಮಾಡುತ್ತೆ ಪ್ರತಿಷ್ಠಿತರಲ್ಲಿ ಒಬ್ಬನಾಗಿ ನಾನಾ ಅಡ್ಡಾಡುತ್ತಿದ್ದು. ಆದರೆ ಇಬ್ಬರಲ್ಲಿಯೂ ಸ್ನೇಹ ಸೌಹಾದರಗಳಿಗೆಂದೂ ಕಡಿಮೆಯಾಗಿರಲಿಲ್ಲ.

ನಾನಾ ಇದ್ದಾಗಿ, ಕುಟುಂಬದ ಭಾರ ಲಕ್ಷ್ಮಿಣಿಗಿರಲಿಲ್ಲ. ವಾಡೆಯಲ್ಲಿ “ಮಾಮಾ ಸಾಹೇಬ” ಎಂದು ಗೌರವದಿಂದ ಕರೆಯಿಸಿಕೊಳ್ಳುವ ನಾನಾ ಮನೆತನವನ್ನು ಸಾಗಿಸಿಕೊಂಡು ಹೋಗಲು ಸಮರ್ಪಣನಾಗಿದ್ದು. ಈಗ ಆ ಭಾರವೂ ಲಕ್ಷ್ಮಿಣಿನ ಮೇಲೆಯೇ ಬಿತ್ತು. ಈ ಎಲ್ಲ ವಿಚಾರಗಳಿಂದ ಜರ್ಜರಿತನಾದ ದಾದಾ ಮನೆಬಿಟ್ಟು ಕದಲಿರಲಿಲ್ಲ.

ದಾದಾನ ಗರಡಿಯಾಳುಗಳಿಗೆ ಹೆಚ್ಚಿನ ಚಿಂತೆ ಉಂಟಾಯಿತು. ನಾನಾನ ಮರಣದ ವಿಷಯವಾಗಿ ಹೆಚ್ಚಿನ ಸುದ್ದಿ ಅವರಿಗೆ ಗೊತ್ತಿರದಿದ್ದರೂ ಕೆಲವೊಂದು ಹಾರು ಸುಧಿಗಳು ಅವರ ಕಿಗೆ ಬಿಡ್ಡಿದ್ದವು. ಬಾಪುಂಂಬಾಹೇಬ ಹಾಗು ಚಿಮಣಾರ ನಡುವೆ ಏನೋ ಅನ್ಯೇತಿಕ ಸಂಬಂಧವಿರಲೇಬೇಕೆಂಬ ನಿಶ್ಚಯ ಅವರಲ್ಲಿತ್ತು. ಅದಕ್ಕೆ ಪಡದಯ್ಯ ಸ್ವಾಮಿಗಳ ಬೆಂಬಲವಿದ್ದರೂ ಇರಬಹುದೆಂಬ ಸೂಕ್ತ ಸಂಶಯ ಬೇರೆ. ಅಂತೂ ಹತ್ತು ಸುಳ್ಳ, ಹತ್ತು ಸತ್ಯಕೂಡಿ ಒಂದು ಕಥೆ ಜನರಲ್ಲಿ ಹಬ್ಬಿತು. ಕಾರಹುಣ್ಣೀವಿ ಆದ ಮಳ್ಳಾಮರುದಿನ ಉಂಟಾಗಿದ್ದ ಪಡದಯ್ಯನವರನ್ನು ದೀಪಾವಳಿ ಹಬ್ಬಕ್ಕೆ ಬಾಪುಂಂಬಾಹೇಬ ತಿರುಗಿ ಕರೆಸಿಕೊಂಡ. ಮರದಲ್ಲಿ ಬಾಪುಂಂಬಾಹೇಬ ಪಡದಯ್ಯನವರ ಏಕಾಂತ ನಡೆಯಿತು. ಚಿಮಣಾ ಎರಡು ದಿನ ಹೊಟ್ಟೆ ಕಡಿತವೆಂದು ಅತ್ತಳು. ಎಳ್ಳ ಅಮಾಸಿ ಮುನ್ನಾ ದಿನ ಸೆಟ್ಟಿಗಿದ್ದ ನಾನಾ ಬೆಳಗಾಗುವುದರಲ್ಲಿ ಸತ್ತ, ದವಾಶಾಸನಗೆ ಹೇಳಿ ಕೆಳಿಸಬೇಕೆಂದಾಗ, ಬಾಪುಂಂಬಾಹೇಬ ಪ್ರತಳಾಬಾಯಿಯ ವಸಗಳನ್ನು ಹಿರೇ ಕುರುಬ ಸಾಬುನಲ್ಲಿಟ್ಟು ಹದಿನ್ಯೇದು ನೂರು ರೂಪಾಯಿ ತಂದು ದೃವದವರಿಗೆ ಕೊಟ್ಟಿ ನಾನಾನಾ ಮರಣ ಹೃದಯವಿಕಾರದಿಂದ ಎಂದು ಗೌಡರು ಪಂಚನಾಮೆ ಮಾಡಿ ಮಣ್ಣ ಮುಚ್ಚಿದರು.

ಇದು ಮನೆ-ಮನೆಗಳಲ್ಲಿ ಹೋಳಿಯ ದಂಡಯ ಮೇಲೆ, ಗರಡಿ ಮನೆಯಲ್ಲಿ

ಹಣ್ಣಿ ಬೆಳೆದ ಕತೆ. ಇದನ್ನು ಹೇಳಿದವರೂ, ಕೇಳಿದವರೂ ತಮ್ಮ ಕಲ್ಪಕಶಕ್ತಿಯನ್ನುಷ್ಟು ವೆಚ್ಚುವೂಡಿ, ಅದನ್ನು ಸಚೇವವಾಗುವಂತೆ ಮಾಡಿದ್ದರು. ಆದರೆ ಯಾರೂ ಅದರ ಹೊಳೆ ಹೊರುತ್ತಿರಲ್ಲಿಲ್ಲ. ಯಾರನ್ನು ಕೇಳಿದರೂ “ನಮಗೇನ ಗೊತ್ತಪ್ಪಾ ನಾವು ಕೇಳಿದ ಸುಧ್ವಿ ಇಷ್ಟು” ಎಂದೇ ಹೇಳುತ್ತಿದ್ದರು. ನಾನಾಕಾಕಾ ಸತ್ಯದ್ವರ್ಂದ, ಲಕ್ಷ್ಮಿ ದಾದಾನನ್ನು ಒಕ್ಕಲುತನಕ್ಕೆ ಹಚ್ಚುವಹುದೆಂಬ ಭೀತಿ ಅವನ ಸಂಗಾತಿಗಳಿಗೆ, ಜತ್ತಿಯ ಮೃದಾನದಲ್ಲಿ ವಿಕ್ರಮ ಸ್ಥಾಪಿಸಿದ ದಾದಾ ಎತ್ತಿನ ಬೆನ್ನೂ ಹತ್ತಿ ಸಾಗಬೇಕೇ? ಲಕ್ಷ್ಮಿನ ದನಕರ ಈಗ ಬೀಗರ ಮನೆಯಲ್ಲಿದ್ದವು. ಅವನ್ನು ನೋಡಿಹೊಳ್ಳಬೇಕಾದರೆ ದಾದಾ ಉರು ಬಿಡುವದು ಖಂಡಿತ.

ಅದೂ ಅಲ್ಲದೆ ಇನ್ನೊಂದು ಮಾತ್ರಾ ಈ ಸಂಗಡಿಗರನ್ನು ಬಾಧಿಸುತ್ತಿತ್ತು. ಚಿಮಣಾಳ ಕತೆ ದಾದಾನಿಗೆ ಇನ್ನೂ ಗೊತ್ತಾಗಿಲ್ಲ. ಅವನ ಕಿವಿಗೆ ಈ ಸುಧ್ವಿ ಬೀಳಬೇಕೆಂದು ಕೆಲವರ ಆಸೆ, ಬಿದ್ದರೆ ಅನರ್ಥವಾದೀತೆಂದು ಇನ್ನೂಳಿದವರ ಭೀತಿ. ಹೀಗಾಗಿ ಅವನಿಗೆ ಹೇಳಬೇಕೋ ಹೇಳಬಾರದೋ ಎಂಬ ಸಂಶಯದಲ್ಲಿಯೇ ಅವರಿದ್ದರು.

ಈ ಗರಡಿ ಮನೆಯ ಗಡಿಗಳ ಸಮಸ್ಯೆ ಪರಿಹಾರವಾಗುವ ಮುಹೂರ್ತ ಯಶವಂತರಾಯರ ಆಗಮನದಿಂದ ಅನಾಯಾಸವಾಗಿ ಬಂದೋದಗಿತ್ತು. ಬಾಪೂಸಾಹೇಬರ ಪತ್ರವನ್ನು ಓದಿದ ನಂತರ, ತಮ್ಮ ಮಗಳು ಬಾಪೂಸಾಹೇಬನ ಹೆಂಡತಿ-ರತ್ನಾನನ್ನು ಕರೆದುಕೊಂಡು ಹೋಗಲು ಅವರು ಬಂದಿದ್ದರು. ಪಾಡಳಿಗೆ ಬಂದೋದನೆಯೇ ಅವರಿಗೆ ಎಳ್ಳು ಅಮಾಸೆಯ ದಿನ ನಾನಾ ಒಮ್ಮೆಲೆ ಮರಣಹೊಂದಿದ ವಾರ್ತೆ ತಿಳಿಯಿತು, ಆ ಸುಧ್ವಿಯನ್ನು ಮೊದಲೆ ತಿಳಿಸಿ ಏಕೆ ಗಾಬರಿಗೊಳಿಸಬೇಕೆಂದು ರತ್ನಾಳನ್ನು ಕರೆದುಕೊಂಡುಹೋಗುವ ನೆವವನ್ನು ಮುಂದೆ ಮಾಡಿ ತಾನು ಕಾಗದ ಬರೆದನೆಂದು ಬಾಪೂಸಾಹೇಬ ಹೇಳಿದ. ಅದೂ ಅಲ್ಲದೆ ನಾನಾನ ಮರಣದ ಕಾರಣದಿಂದ ಉರ ದ್ಯುವಿದವರು ತನ್ನ ಬಗ್ಗೆ ತಪ್ಪಿ ತಿಳಿದುಕೊಂಡು ತನಗೆ ಪ್ರತಿಕೂಲರಾಗಿರುವುದಾಗಿಯೂ ತಿಳಿಸಿದ. ಆದರೆ ಚಿಮಣಾಳ ವಿಷಯವಾಗಿ ಮಾತ್ರ ತಪ್ಪಿ ಕೂಡ ಒಂದು ಮಾತನ್ನೂ ಆಡಿರಲ್ಲಿಲ್ಲ.

ಶಿಲೇಂದಾರ ನಾನಾ ಸತ್ಯ ಸುಧ್ವಿಯನ್ನು ಕೇಳಿದಾಗ ಯಶವಂತರಾಯರಿಗೆ ತೀರ ಕೆಡುಕೆನಿಸಿತ್ತು. ಜಾಗಿರದಾರರ ವಾಡೆಯ ಅಭಿಮಾನದ ವಸ್ತುವೊಂದು ಹೋಯಿತೆಂದು ಅವರು ಹಳಹಳಿಸಿದರು, ಶಿಲೇಂದಾರ ಲಕ್ಷ್ಮಿ ಹಾಗು ದಾದಾ ಇವರಿಬ್ಬರನ್ನೂ ಕಂಡು ಸಮಾಧಾನ ಹೇಳಿವದು ಅವರ ಮೊದಲ ಕರ್ತವ್ಯವಾಗಿತ್ತು.

ಆದ್ದರಿಂದ ಬೇಳಿಗೆ ವದೆಶ್ವರನೆಯೇ ಮೊದಲು ಲಕ್ಷ್ಮಣನ ಮನೆಗೇ ಹೋದರು.

ಅವರು ಮನೆಗೆ ಬಂದಾಗ ದಾದಾ ಪಡಸಾಲೆಯಲ್ಲಿ ಹಗ್ಗಹೊಸೆಯುತ್ತ ಕುಳಿತ್ತಿದ್ದ. ಪಾಟೀಲರನ್ನು ಕಂಡ ಕೊಡಲೆ ಅವನಿಗೆ ದು:ಖಿ ಉಕ್ಕಿಬಂತು. ಯಶವಂತರಾಯರಾದರೂ ಏನು ಸಮಾಧಾನ ಹೇಳಬೇಕು? ಈ ಕಾಲದಲ್ಲಿ ಮೌನವೇ ಹೆಚ್ಚು ಪ್ರಶ್ನಾಗಿತ್ತು. ಸ್ವಲ್ಪ ಹೊತ್ತಾದನಂತರ ಎಲ್ಲ ವಿವರಗಳನ್ನೂ ಕೇಳಿಕೊಂಡರು. ದಾದಾ “ಕಾಕಾನ ದಿನ ಕರ್ಮಾ ಮುಗಿಸಿಕೊಂಡ ಹೋಗರಿ ಗೊಡರ” ಎಂದು ಆಗ್ರಹಪಡಿಸಿದ.

ಯಶವಂತರಾಯರಿಗೂ ಅದನ್ನು ನಿರಾಕರಿಸುವ ಮನಸ್ಸಿರಲಿಲ್ಲ. “ಇರಲಿಕ್ಕೇನು, ಬಂದೀತು ಬಿಡು ತಮ್ಮಾ” ಎಂದು ಸಮಾಧಾನ ಪಡಿಸಿದರು.

ಅಜರಾಣಿಯ ಪಾಟೀಲ ಯಶವಂತರಾಯರು ಲಕ್ಷ್ಮಣನ ಮನೆಗೆ ಹೋಗಿರುವ ಸುದ್ದಿಯನ್ನು ಕೇಳಿ ಪಾದಳ್ಯಿಯ ಶಂಕರಗೌಡರು ಅಲ್ಲಗೇ ಧಾವಿಸಿ ಬಂದರು. ಹಿಂದಕ್ಕೆ ಪ್ರಶ್ನಾಭಾಬಾಯಿ ವಾಡೇದ ಕಬಜಾ ಪಡೆಯಲು ಬಂದಾಗ ಯಶವಂತರಾಯರು ಶಂಕರಗೌಡರ ಸಹಾಯವನ್ನುಪೇಚ್ಚಿಸಿದ್ದರು. ಇಬ್ಬರಲ್ಲಿಯೂ ಅಂದೇ ಅಕೃತ್ಯಿಮ ಸ್ನೇಹ ಮೂಡಿತ್ತು. ಶಂಕರಗೌಡರ ಉರ ಅಭಿಮಾನ ಯಶವಂತರಾಯರಿಗೆ ಪ್ರಿಯವಾಗಿದ್ದರೆ, ಪಾಟೀಲರ ಸೌಜನ್ಯ ಗೌರವಗಳು ಶಂಕರಗೌಡರನ್ನು ಸೇಳಿದ್ದವು. ಬಾಪೂಸಾಹೇಬ ಅವರ ಅಳಿಯನಾಡ್ದರಿಂದ ಉರಿಗೆ ಕಲ್ಯಾಣ ಮಾಡುವನೆಂಬ ನಂಬಿಕೆ ಗೊಡರಿತ್ತು. ಆದರೆ ಈಗ ಕೆತೆ ಬೇರೆಯಾಗಿತ್ತು. ಬಾಪೂಸಾಹೇಬ ಪಡದಯ್ಯನವರ ಬೆಂಬಲ ಪಡೆದು ಉರಿಗೇ ವಿನಾಶದ ಶಕ್ತಿಯಾಗಿದ್ದ. ಗೊಡರಿಗೆ ಈಗ ಪಡದಯ್ಯ ಸ್ವಾಮಿಗಳ ಮೇಲೆ ಮೊದಲಿನ ಭಕ್ತಿಯಿರಲಿಲ್ಲ. ಉರಿನ ಬಾಳುವೆ ಹಡಗೆಟ್ಟು ಹೋದುದರ ಬಗ್ಗೆ ಅವರ ಮನಸ್ಸು ರೋಸಿಹೋಗಿತ್ತು. ಇದೆಲ್ಲವನ್ನು ಗೊಡರು ಯಶವಂತರಾಯರು ಮೊದಲಿನ ಹೋಡಿಕೊಳ್ಳಬೇಕಾಗಿತ್ತು.

ದಾದಾನನ್ನು ತಂಬಾಕು ತರಲು ಅಂಗಡಿಗೆ ಕಳಿಸಿ ಗೊಡರು ಮಾತಿಗೆ ಮೊದಲು ಮಾಡಿದರು.

“ಉಂರಾಗ ಇಂದಿನ ತನಾ ಒಂದ ಮುಷ್ಟಿ ಇತ್ತು ಪಾಟೀಲರ ನಿಮ್ಮ ಅಳಿಯಾ ಅದನ್ನು ಬಿಜ್ಜೆ ಬದ ಬಟ್ಟ ಮಾಡಾಕ ಹತ್ತಾನ್. ಹೊಟ್ಟಿಗಿಲ್ಲದ ಬದ ಜನಾ ಇಂದ ನನ್ನ ಹಗೇ ಲೂಟಿ ಮಾಡಿದರ ನಾಳೆ ವಾಡೇದ ಹಗೇ ಬಿಡತಾರೇನು?” ಶಂಕರಗೌಡರು ಆವೇಶಗೊಂಡು ಹೇಳಿದರು.

ನದಿಗೆ ನೀರಿಗೆ ಹೋಗಿದ್ದ ಲಕ್ಷ್ಮಣ ಕೊಡ ಹೊತ್ತು ಬರವದು ಬಾಗಿಲಲ್ಲಿ

ಕಾಣಿಸಿದ್ದರಿಂದ ಗೌಡರು ಮಾತು ಬದಲಿಸಿದರು “ಅಂದ ಹಾಗ ನಿಮ್ಮ ಕಡೆ ಮಳೆ ಬೇಳಿ ಏತಿ. ಈ ಕಾಟ ನಿಮಗಿಲ್ಲ” ಎಂದರು.

“ಇಲ್ಲ ಅನ್ನಿ, ಅದರ ಕಳ್ಳರು ಹಾದೀ ಬಡೀಲಾಕ ಹತ್ತಾರು. ಎಣ್ಣಾಮಾಸಿ ರಾತ್ರಿ ನನ್ನ ಗಾಡಿ ದಾದಾ ಪುಣ್ಯದಿಂದ ಕಳ್ಳರ ಕೈಯಾಗಿಂದ ಪಾರಾತು” ಎಂದು ಯಶವಂತರಾಯರು ತಮ್ಮ ಇತ್ತಿಚಿನ ಹೋಸ ಅನುಭವವನ್ನು ವಿವರಿಸಿದರು.

“ಹಾಂ ಹೋದೇಳಿ. ಅಪ್ಪ ನಿಮ್ಮ ಬಾಪೂಸಾಬನ ಹುಲಿಬ್ಬಾಟಿ ತಂಡದವರ. ಅಂದ ಸುಸ್ತಿ ನೋಡಾಕ ಜತ್ತಿಗೆ ಹೋಗಿದ್ದರು. ಸುತ್ತಹತ್ತ ಹರದಾರ್ಯಾಗ ಎಲ್ಲಿ ಹಾದೀ ಬಡದರೂ ಅದು ನಮೂರವರದ ದಗದ” ಎಂದು ಜಿಲುಮೆಯ ರುರಿಕೆ ಜಗ್ಗಿದರು ಗೌಡರು.

ಪಾಟೀಲರಿಗೆ ದಿಗ್ಗೃಹಿಸಿದ್ದ ಮೆಯಾಯಿತು. ಬಾಪೂಸಾಹೇಬನ ಇಸಮುಗಳೇ! ಪಾಟೀಲರಿಗೆ ಈ ಅಪಮಾನ ಅಸಹನೀಯವನಿಸಿತು. ಯಶವಂತರಾಯರ ವಂಶದ ಇತಿಹಾಸ ಖಂಡೋಬಲ್ಲಾಳನವರೆಗೆ ಹೋಗಿತ್ತು. ಅವರಿಗೆ ತಮ್ಮ ವಂಶದ ಬಗ್ಗೆ ಬಹಳ ಅಭಿಮಾನ. ಬಂದವರೆದುರು ಆ ಕರ್ತಯನ್ನು ಹೇಳಿ, ಖಂಡೋಬಲ್ಲಾಳನು ಹಿಡಿಯತ್ತಿದ್ದ ಖಂಡವಂದು ಹೇಳಿ ಒಂದು ಕತ್ತಿಯನ್ನು ತೋರಿಸುತ್ತಿದ್ದರು. ಅಂತಲೇ ಉಚ್ಛ್ರವಂತಿಯನೆಂದು ಕನಕೇರಿಯ ಗೊಡನಾದ ಬಾಪೂಸಾಹೇಬನಿಗೆ ಮಗಳನ್ನು ಕೊಟ್ಟಿದ್ದರು. ಆ ಮನೆತನಕ್ಕೆ ಕಲಂಕ ಹತ್ತುವ ಇಂಥ ನೀಚಕೃತಿಗಳಿಗೆ ಬಾಪೂಸಾಹೇಬ ಇಂದನೇ ಎಂದು ಅವರಿಗೆ ವ್ಯಾಸನವಾಯಿತು. ಇದಕ್ಕೆ ಪ್ರಮಾಣವೇನು ಎಂದು ಅವರ ಮನಸ್ಸು ಪ್ರಶ್ನೆ ಹಾಕಿತು. “ನಮ್ಮ ಜಾವಯಿ ಅಂಥಾವಲ್ಲ ತಗೀರಿ” ಎಂದು ಎದುರಾಡಿದರು.

“ಜಾಗಿರದಾರರು ಎಂಥಾವರ ಸಂಗತಿಗೆ ಬಿದ್ದಾರ ಅನೂದು, ಬೇಕಾರ ಈ ಲಕ್ಷ್ಮಣನ್ನ ಕೇಳಿರಿ” ಗೌಡರು ಹೀಗೆ ಹೇಳುತ್ತಲೆ ಮತ್ತೊಮ್ಮೆ ಜಿಲುಮೆಯನ್ನು ಜಗಿದರು.

“ಗೌಡರ ಮಾತು ಕೇಳಿದೆನ ಲಕ್ಷ್ಮಣ?” ಎಂದು ಪಾಟೀಲರು ಅವನನ್ನೇ ಪ್ರಶ್ನೆ ಮಾಡಿದರು. ಲಕ್ಷ್ಮಣ ಅಳುಮೋರೆ ಮಾಡಿಕೊಂಡೇ ಹೇಳಿದ:

“ಬಡವರ ಮಯಾದಿ ನಿಮ್ಮ ಅಳಿಯಾನ ಕೈಯಾಗ ಉಳಾದುಲ್ಲ ಪಾಟೀಲರ, ಬೇಕಾರ ನಿಮ್ಮ ಮಗಳು ರತ್ನಕ್ಕನ್ನ ಕೇಳಿರಿ” ಎಂದ.

ಲಕ್ಷ್ಮಣ ಒಲಿ ಹೊತ್ತಿಸುವ ಗಡಬಡಿ ನಡೆಸಿದ್ದನ್ನು ನೋಡಿ ಯಶವಂತರಾಯ “ಅಡಿಗಿ ಮಾಡಿಕೊಳ್ಳು ಉಸಾಬರಿ ಬಾಡ ಲಕ್ಷ್ಮಣ, ನೀನೂ ದಾದಾ ಇಬ್ಬರೂ ವಾಡೇಕ್ಕ ಉಟಕ್ಕೆ ಬರಿ” ಎಂದು ಹೇಳಿ ತಾವು ವಾಡೆಯ ದಾರಿ ಹಿಡಿದರು.

ಮತ್ತೊಮ್ಮೆ ಕಾಳಿತ್ತೇವೆಂದು ಹೇಳಿ ಗೌಡರೂ ಹೋರಟರು. ದಾರಿಯಲ್ಲಿಯೇ ದಾದಾ ಅವರಿಗೆ ಭೇಟ್ಟಿಯಾಗಿ ತಂಬಾಕು ಕೊಟ್ಟ. ಮತ್ತೊಮ್ಮೆ ಅವನಿಗೆ ವಾಡೆಗೆ ಬರಲು ತಿಳಿಸಿ, ಯಶವಂತರಾಯರು ವಾಡೆಯ ಕುಲಪ್ರೇರೋಹಿತರಾದ ಬಾಳಾಚಾರ್ಯರ ದರ್ಶನ ಪಡೆಯುವದಗ್ತ್ಯವೆಂದು ಅಲ್ಲಿ ನಡೆದರು. ಬಾಳಾಚಾರ್ಯರು ಪಾಟೀಲರನ್ನು ಆದರದಿಂದ ಬರಮಾಡಿಕೊಂಡರು. ಕುಶಲ ಪ್ರಶ್ನಿಗಳಾದ ಮೇಲೆ ಮತ್ತೇ ಮಾತು ಅದೇ ವಿಷಯಕ್ಕೆ ಬಂತು.

“ನಿಮ್ಮ ಬಾಪೂಸಾಹೇಬ ಬೆಂಕೇ ಜೋಡಿ ಆಟಾ ನಡಸ್ಯಾನ ಪಾಟೀಲರ. ಪಡೆದಯ್ಯನ ಸಹವಾಸ ಒಟ್ಟೇದು ಮಾಡಲಿಲ್ಲ” ಎಂದು ಗಂಭೀರವಾಗಿ ಆಚಾರ್ಯರು ಹೇಳಲು, ಸಾದ್ಯಂತವಾಗಿ ಹೇಳಬೇಕೆಂದು ಪಾಟೀಲರು ಬಿನ್ನವಿಸಿಕೊಂಡರು.

“ಪಡೆದಯ್ಯನ ಗೆಳೆತನ ವಾಡೇದ ಮಯಾದಿಗೇ ಮುಖುವಾಗೇದ. ವಾಡೇ ಅಂದರ ಉರ ಅಭಿಮಾನ ಪಾಟೀಲರ. ಅದನ್ನು ಇವರಿಬ್ಬರೂ ಕೂಡಿ ಕಳೀತಾರ ಅಂತ ಅನಸತದ. ವಾಡೆ ಮತ್ತು ಮತ್ತ ಇವೆರಡೂ ಹೀಗೆ ಹಾಳಾದರ, ಪಾದಳ್ಳಿ ಬೇಚಿರಾಕ ಆದ್ವಾಂಗ್” ಬಾಳಾಚಾರ್ಯರ ಕಂಗಳಲ್ಲಿ ದುಃಖದ ನೆರಳು ಕವಿಯಿತು. ಗತಕಾಲದ ವೈಭವವೆಲ್ಲ ಅವರಿಗೆ ಸ್ಕೃಂಜಿಯಾಗಿರಬೇಕು.

“ಎಂಥಾ ಮತ! ಎಂಥಾ ಗುರುಗಳ ಸ್ಥಾನಕ್ಕ ಈ ಕಲಿ ಬಂದು ಕೂತಾನ! ಗುರುಪಾದಯ್ಯ ಸ್ವಾಮಿಗೋಳು ಇದ್ದಾಗ ಶಾಪಣಮಾಸದೊಳಗ ಮತದಾಗ ಅವಿಂದ ಶಿವಭಜನಿಪುರಾಣ ನಡೀತಿದ್ದವು. ನಾ ಸಣ್ಣಾವ ಇದ್ದಾಗಿನ ಮಾತು ಪಾಟೀಲರ. ನಮ್ಮ ಹಿರೇರು ಆಗ ಗೋಪಾಲಕೃಷ್ಣನ ಗುಡಿಯೊಳಗ ಪುರಾಣ ಸುರೂ ಆಗತಿದ್ದಿಲ್ಲ. ನಮ್ಮ ಹಿರೇರು ಆಗ ಗೋಪಾಲಕೃಷ್ಣನ ಗುಡಿಯೊಳಗ ಪುರಾಣ ಹೇಳತಿದ್ದರು. ಅಲ್ಲಿ ಸ್ವಾಮಿಗೋಳು ತಪ್ಪದ ಬರತಿದ್ದರು. ಅವರು ಬರದಿದ್ದರ ‘ಇಂದು ಅಣ್ಣಾ ಬರಲಿಲ್ಲ, ಪುರಾಣ ಇಲ್ಲ’ ಅಂತ ನಮ್ಮ ಹಿರೇರು ವಾಲೀ ಕಟ್ಟಿ ಮಂಗಳಾರತಿ ಮಾಡಿ ಬಿಡುತ್ತಿದ್ದರು. ಇಂಥವರ ಸ್ಥಾನಕ್ಕ ಈ ಮಹರಾಯ ಬಂದದ್ದು ನಿಮ್ಮ ಪುಣ್ಯಾದಿಂದ ಅಂತ ನಿಮ್ಮ ಮುಂದ ಇದೆಲ್ಲ ಹೇಳಬೇಕಾಗೇದ.

ಬಾಳಾಚಾರ್ಯರ ಮನಸ್ಸು ನೆನಪಿನ ಬೆನ್ನು ಹತ್ತಿ ಹಿಂದೆ ಹಿಂದ ಸಾಗಿತ್ತು. ಯಶವಂತರಾಯರೂ ಗಲ್ಲದ ಮೇಲೆ ಕೈಯಿಟ್ಟ ಕೇಳುತ್ತಿದ್ದರು.

“ಈ ಪಡೆದಯ್ಯ, ಗುರುಪಾದಸ್ವಾಮಿಗೋಳ ಅಕ್ಕನ ಮಗ ಓದಿಕೊಂಡವ, ಅವರ ಪರಂಪರೆ ಕಾಯ್ದುಕೊಂಡು ಹೋಗತಾನ ಅಂತ ನಿಮ್ಮೂರವರು ಹಿಂಡಜನಾ ಅವನ್ನ ಕರಕೊಂಡು ಬರಲಿಲ್ಲ? ಸ್ವಾಮಿಗೋಳ ಖಾಸ ಅಣ್ಣನ ಮಗ ಅಕ್ಕರಶತ್ರು ಅಂತ ಅವನ್ನ ಬಿಟ್ಟ, ನಿಮ್ಮೆಲ್ಲಾರ ಮಾತಿಗೆ ಮಯಾದಿ

ಕೊಟ್ಟಿ ಇವನ್ನು ಮರಿ ಮಾಡಿಕೊಂಡರು. ನಿಮ್ಮಾರ್ಥ ಹುಡಿಗಿ ಯಾರು, ಆಕಿ ಹೆಸರು-ಹಂ ದಾನಪ್ಪನ್ನು ಕರಕೊಂಡು ಬಂದು ಮರದಾಗ ಇಟ್ಟ, ಗಂಡ ಸತ್ತು ಹುಡುಗಿ ಆಶ್ರಯ ಕೊಟ್ಟಿರಬಹುದು ಅಂತ ಜನರ ತಿಳಿವೋಕಿ ಆಗಿತ್ತು. ಆದರ ಅಂದಿನಿಂದ ಮರದ ಕಢಿನ ಬ್ಯಾರೆ ಆತು. ಪುರಾಣ, ಭಜನಿ ಎಲ್ಲ ನಿಂತುಬಿಟ್ಟುವು. ಬೆಳ್ಳಬೆಳ್ಳಗೂ ಕುಡದು ಇಸ್ತೇಟಾಡೂದು ನಡದದ. ಕೆಲಸ ಇಲ್ಲದ ಉಂಡಾಡಿ ಜನರಿಗೆ ಆಶ್ರಯ ಸಿಕ್ಕಾಂಗಾತು. ಹಸಿದು ಬಂದವರಿಗೆ ತುಣುಕು ರೊಟ್ಟಿ, ಧಾಲಿ ನೀರು ಸಿಗೋಡು ನಿಂತು ಹೋತು. ಮರ್ಯಾದದವಂತರಿಗೆ ಅಲ್ಲೆ ಕಾಲಿಡದ್ವಾಂಗ ಆತು. ಉಂಟಾರ ಕಿತರಿಗೇ ವಾಡುವರು ವಾತ್ರ ಪಡದಯ್ಯ ಹಾಕಿದ ಉಗುಳಿದಾಟುದ್ದಲ್ಲ. ನಿಮ್ಮ ಬಾಪೂಸಾಹೇಬು ಅವರ ಬಲಗೈ ಆಗ್ನಾನ. ಅವರು ಮಾಡಿದ್ದ ಮಟ್ಟಕಟ್ಟದ್ದ ಪಟ್ಟ ಆಗೇದ. ಅದೇನ ಆಗಲಿ ಅವರ ಪಾಪದ ಘಲ ಉಂಟಾರ ಅನುಭೋಗಿಸಬೇಕಾಗೇದ” ಬಾಳಾಚಾರ್ಯರು ಇಟ್ಟು ಹೇಳಿ ನಿಟ್ಟುಸಿರುಗರೆದರು.

“ಅಲ್ಲ ಆಚಾರ ಸ್ವಾಮೀ, ಮಾಡಿದವರು ಉಂಟಾರ ಮೇಲೆಯಂಥ ಕಡಬು ಉಂಟಾರ ಯಾಕ ಅನುಭೋಗಿಸಬೇಕು” ಪಾಟೀಲರ ಸರಳ ಅಂತಹಿಗಳಿಂದ ಪ್ರಶ್ನೆ ಅದು.

“ಉಂಟಿಗೆ ಅರಿಷ್ಟ ಬಡೀತದ ಗೌಡರ ನೋಡೀರಂತ. ಜಿಮಣಾ, ಪುತ್ರಳಾಬಾಯಿ ಆಶ್ರಯದಾಗ ಇದ್ದಾಕಿ, ಬಾಪೂಸಾಹೇಬನ ತಂಗೀಸಮಾನ ಹೌದಲ್ಲೋ? ಆಕಿ ಸ್ಥಿತಿ ಈಗ ಏನಾಗೇದ? ನಾನಾ ಯಾಕ, ಹ್ಯಾಂಗ ಸತ್ತು? ಆದರ ಪರಿಣಾಮ ಈಗ ಉರ್ಮಿಳಿಗ ಹಗೇ ಲೂಟಿ ಮಾಡಿಸೋತ್ತನಕಾ ಬಂದದ, ಪಡದಯ್ಯಗ ನೂರು ಸೋಟರ ಬೆಂಬಲ ಆದ. ಬಾಪೂಸಾಹೇಬ ಇವರ ಸಹಾಯದಿಂದ ಗೌಡರ ಹಗೆ ಲೂಟಿ ಮಾಡಿಸುವ ತಯಾರಿ ನಡೆಸ್ತಾನ. ಇವೆಲ್ಲ ಮರ್ಮ ಬೆಳೆದು ಉರ್ಮಿಳಿಗ ಬಂದಕ್ಕ ಹತ್ತಾದರ, ಯಾರು ನಿಶ್ಚಿಂತಿಯಿಂದ ಬಾಳ್ಜಿ ಮಾಡತಾರ ಹೇಳ್ತಿ” ಬಾಳಾಚಾರ್ಯರು ವೃಧಿತ ಹೃದಯದಿಂದ ಹೇಳಿದರು.

ಯಶವಂತರಾಯರಿಗೆ ಈಗ ಎಲ್ಲ ಅರ್ಥವಾಯಿತು. ಬಾಳಾಚಾರ್ಯರ ಒಂದೊಂದೇ ಮಾತು ಇದ್ದ ಕರೆಯನ್ನು ಬಿಜ್ಜೀ ತೋರಿದವು. ನಾನಾ ಮರಣಹೋಂದಿದ ಕೂಡಲೇ, ಬಾಪೂಸಾಹೇಬ ಆ ಸುದ್ದಿ ತಿಳಿಸದೆ ಕುಟುಂಬದವರನ್ನು ಕರೆದುಕೊಂಡು ಹೋಗಲು ಬರಬೇಕು, ಅಂತಾ ಪತ್ರು ಕಳಿಸಿದ್ದರ ರಹಸ್ಯ ಈಗ ತಿಳಿಯಿತು. ನಾನಾನ ಮರಣದಿಂದ ಹುಟ್ಟಿದ ಕಿಡಿ, ದ್ವೇಷದ ದಾವಾನಲವಾಗಿ ಪ್ರಜ್ಞಲಿಸುವ ಮೊದಲೇ, ತನ್ನ ಕುಟುಂಬದವರ

ರಕ್ಷಣೆಯನ್ನು ಬಾಪೂಸಾಹೇಬು ಮಾಡಬೇಕಾಗಿತ್ತು. ಆ ದಾವಾನಲದ ಪ್ರೀರಕನಾಗಿ ಅದರ ಮೃದ್ಯಾದಲ್ಲಿ ಪಡದಪ್ಪ ಯಮನಂತೆ ನಿಂತಿದ್ದ ಅಪಮಾನಿತರ ಹೃದಯ ಸೇಡನ್ನು ಬಯಸಿತ್ತು; ಒಳಗಿಂದೊಳಗೇ ಅಸಂತೋಷ ಹೊಗೆಯಾಡುತ್ತಿತ್ತು. ಪಾಪ ತನ್ನ ಫಲಕ್ಕಾಗಿ ಕಾದು ಕುಳಿತಿತ್ತು. ಇವೇ ವಿಚಾರಗಳಿಂದ ತಪ್ಪಣಿಗಿ ಯಶವಂತರಾಯರು ವಾಡೆಯ ದಾರಿ ಹಿಡಿದರು.

ಬಾಳಾಚಾರ್ಯರ ಮನೆಯಿಂದ ಯಶವಂತರಾಯರು ವಾಡೆಯನ್ನು ಪ್ರವೇಶಿಸಿದಾಗ ಆಗಲೇ ಹನ್ನೆರಡು ಹೊಡಿತ್ತು. ಬಾಪೂಸಾಹೇಬ ಸ್ವಾನಕ್ಷೇಂದು ಒಳಗೆ ಹೋಗಿದ್ದ. ಯಶವಂತರಾಯರು ಹೊರಗಿನ ಕೋಣೆಯಲ್ಲಿ ಲೋಡಿಗಾತುಕೊಂಡು ಕುಳಿತು ಎಲೆಯಡಿಕೆಯ ಚಂಚಿಯನ್ನು ಬಿಂಜಿದರು. ಅವರ ಮನಸ್ಸು ಸ್ವಸ್ಥವಾಗಿರಲಿಲ್ಲ; ಮಗಳು ರತ್ನಾಳ ಭವಿಷ್ಯದ ಬಗ್ಗೆ ಚಿಂತಿಸುತ್ತಿತ್ತು. ಇವರು ವಾಡೆಗೆ ಬಂದ ಸುದ್ದಿಯನ್ನು ಮನೆಯಾಳು ಒಳಗೆ ಮುಟ್ಟಿಸಿರಬೇಕು. ಮುಂದೆ ಐದು ನಿಮಿಷಗಳಲ್ಲಿ ಪ್ರತೆಳಾಬಾಯಿಯೇ ಅಲ್ಲಿಗೆ ಬಂದಳು. ಯಶವಂತರಾಯರು ಲೋಡಿಗಾತು ಕಾಲುಚಾಚಿ ಮಲಗಿದ್ದವರು ಅವಳನ್ನು ನೋಡಿ ಎದ್ದು ಕುಳಿತರು.

ಯಶವಂತರಾಯರು ಪ್ರತೆಳಾಬಾಯಿಗೆ ಉಂಟಾರ ಸ್ಥಿತಿಯ ಬಗ್ಗೆ ತಮ್ಮ ಶರೀರ ಬಿದ್ದ ಮಾತುಗಳನ್ನು ತಿಳಿಸಬೇಕಾಗಿತ್ತು. “ಎಲ್ಲ ಹೋದರೂ ಉಂಟಾಗಿರುವ ಬಗ್ಗೆ ಜನರು ಆಡಿಕೊಳ್ಳಬ್ಬಾರು ಕಾಣಿಸ್ತೇ. ಹೀಂಗ ಯಾಕ ಆಗೇತಿ?” ಎಂದು ಪ್ರಶ್ನೆ ಹಾಕಿದರು.

ಅದಕ್ಕೆ ಪ್ರತೆಳಾಬಾಯಿ ನೇರವಾಗಿ ಉತ್ತರ ಕೊಡಲಿಲ್ಲ, “ರತ್ನಾಳ ಕರಕೊಂಡು ಹೋಗಲಾಕ ತಾಬಡತೋಬ ಬರಿ ಅಂತ ಬಾಪೂ ನಿಮಗ ಪತ್ರಾ ಬರದಾನ ಅನ್ನೂ ಮಾತು ನೀವು ಬಂದ ಹೇಳಿದ ಮ್ಯಾಗ ತಾವಿಕಿ ಆತು. ಇನ್ನು ಮ್ಯಾಗ ಬಾಪೂ ಉಂಟಾಗಿರುವ ಜಡಾ ಕಾಣಿಸೇತಿ” ಹೇಳಲಾರದೆ ಹೇಳಿದಂತಿತ್ತು ಮಾತಿನ ಢ್ಣನಿ.

“ಉಂಟಾಗಿರುವ ಜಡಾ ನೇಟಿತ್ತಲ್ಲಾ? ಒಮ್ಮೆಗಿಲೇ ಹೀಗ್ನ್ಯಾಕ ಬದಲಾಗಿದ್ದೀತು?” ಸಮಸ್ಯೆಯ ನಿಗೂಢತೆಗೆ ಬೇಸತ್ತವರಂತೆ ಯಶವಂತರಾಯರು ಕೇಳಿದರು.

ಪ್ರತೆಳಾಬಾಯಿ ಸುತ್ತಲೂ ನೋಡಿ “ನಾನಾಮಾಮಾ ಸತ್ತದ್ದೇ ಇದಕ್ಕೆಲ್ಲಾ ಕಾರಣಾಗೇತಿ. ಹಾಗ ನೋಡಿದರ ನಮ್ಮ ಬಾಪೂ ಚಿಮಣಾಳ ಮ್ಯಾಗ ಮನಸ್ಸು ಮಾಡಿ ಈಚೆಲ್ಲಾ ಗೊಂದಲ ಹಾಕಬ್ಬ” ಎಂದು ಹೇಳಿದಳು.

“ಪಡದಯ್ಯನ ಗೆಣೆತನಾ ಮಾಡಿ ಬಾಪ್ರೂ ಉರಾಗ ಕಿಮ್ಮತ್ತು ಕಳಕೊಂಡಾ ಅಂತ ನಾನು ಕೇಳಿನಿ” ಯಶವಂತರಾಯರು ತಮಗೆ ಗೊತ್ತಿದ್ದನ್ನು ಹೇಳಿದರು.

“ಎಷ್ಟ ಹೇಳಿದರೂ ಕಡಿಮೀನ ಐತಿ. ಸದ್ಯಕ್ಕೆ ರತ್ನ, ಚಿಮಣಾ ಎಲ್ಲಾರೂ ಉರ ಬಿಟ್ಟ ಹೋಗೂದ ಪಾಡ. ಬಾಪ್ರೂ ಇರೂದು ನೆಟ್ಟಗಲ್ಲ. ಇಲ್ಲಾಂದರ ತನ್ನ ಮಾನಾ ಕಳದಿಟ್ಟಾ ಅಂತ ಗೌಡನ ಹಗೇ ಲೂಟಿ ಮಾಡಿಸಿ ಬಾಪ್ರೂ ಇಲ್ಲಿದ ಹೇಚಿಗೆ ಬಿದ್ದಿದ್ದಾನು”.

ಪ್ರತಿಭಾಬಾಯಿಯ ಈ ಸೂಚನೆ ಯಶವಂತರಾಯರಿಗೆ ನಿರೀಕ್ಷಿತವಾಗಿತ್ತು. ಅಳಿಯ ಮನೆಗೆ ಬರಬಾರದೆಂದಲ್ಲ. ಆದರೆ ಪ್ರತಿಭಾಬಾಯಿಯ ದನಿಯಲ್ಲಿಯ ಗಾಂಭೀರ್ಯ, ಪರಿಸ್ಥಿತಿ ತಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚು ತೊಡಕಾಗಿದೆಯೆಂದನೆನಿಸಿತು. ಸ್ವಲ್ಪ ಹೊತ್ತು ಬಿಟ್ಟು ಪ್ರತಿಭಾಬಾಯಿ ಮುಂದುವರಿಸಿದಳು. “ಇಲ್ಲಿ ಹಕಿಕತ ಎಲ್ಲಾ ನಿಮಗೆ ಗೊತ್ತಾಗಿಲ್ಲ. ಈಗ ಬಾಪ್ರೂ ಚಿಮಣಾನ್ನು ಲಗ್ಗಿ ಆಗಾಕ ಬೇಕು. ರತ್ನಾನ್ ಎದೀ ಮ್ಯಾಲ ಇನ್ನೊಬ್ಬಿನ್ನು ತರೂದು ಹ್ಯಾಂಗ ಅಂತ ನಿಮಗ ಶ್ರಾವಾಗತೇತಿ. ಬಾಪ್ರೂ ನನ್ನ ತಮ್ಮಾ ಅಂತ ನಾ ಏನು ಒಪ್ಪು ಇಟಗೋಳೂದಿಲ್ಲ; ಆದರ ಕನಕೇರಿ ಗೌಡರ ಮನೆತನದಾಗ ಹುಟ್ಟಿ ಮಾಡಬಾರದ ಕೆಲಸ ಮಾಡ್ಯಾನ. ಈಗ ಚಿಮಣಾನ್ನು ಮದಿವ್ಯಾಗೂದಿಲ್ಲ ಅಂತ ಹಟ್ಟಾ ಹಿಡಿದಾನ; ಆದರ ಚಿಮಣಾನ್ ಮಗಳ್ಯಾಂಗ ನೋಡತೇನಿ ಅಂತ ನಾನಾಗ ವಚನ ಹೊಟ್ಟಿನು, ಈಗ ಒಲ್ಲೆನೂದ? ಚಿಮಣಾಳ ಬಾಳೇಗೇಡು ಮಾಡಿದ್ದಕ್ಕ ಜವಾಬು ಯಾರ ಹೊಡತಾರ ಹೇಳಿ? ಈಗ ಬಾಪ್ರೂ ಒಲ್ಲೆ ಅನ್ನೊಂದಕ್ಕ ಆ ಪಡದಯ್ಯನ ಗೆಣೆತನ ಕಾರಣ. ಅದು ಹಾಂಗ ಬೆಳಕೋತ ಹೋಗಲಿ ಜಾಗಿರನ ಹೆಸರಿಗೆ ಬಟ್ಟಾ ಬರದಿದ್ದರ ನನ್ನ ಹೆಸರು ತೆಗೀಬ್ಯಾಟ್ತಿ”. ಪ್ರತಿಭಾನ ದನಿಯಲ್ಲಿ ಆವೇಶವಿತ್ತು; ನಿಪ್ಪುರ ಸತ್ಯವಿತ್ತು.

ಯಶವಂತರಾಯರಿಗೆ ಅಳಿಯನ ಬಗ್ಗೆ ನಾಚಿಕೆ ಎನಿಸಿತು; ಮಗಳ ಬಗ್ಗೆ ಸಂಕಟವಾಯಿತು. ಆದರೆ ಪ್ರತಿಭಾನ ಮಾತು ಅಲ್ಲವೆನ್ನುವಂತಿರಲಿಲ್ಲ, ಬೆಳಗಿನಿಂದ ಯಾರನ್ನು ಕಂಡರೂ, ಬಾಪ್ರೂ ಸಾಹೇಬನ ಬಗ್ಗೆ ಒಂದಿಲ್ಲೊಂದು ದೂರು ಹೇಳಿದ್ದರು. ಪಾಟೀಲರ ಅಭಿಮಾನಕ್ಕೆ ಇದರಿಂದ ಮಾಯಲಾರದ ಗಾಯ ಉಂಟಾಗಿತ್ತು. ಬೆಳಗಿಂದೊಳಗೇ ಅವರ ರಕ್ತ ಕುದಿಯಿತು.

ಇಷ್ಟು ಮಾತಾಡಿ ಪ್ರತಿಭಾಬಾಯಿ ಬಳಗೆ ಹೋದಳು. ಯಶವಂತರಾಯರು ಮತ್ತೆ ಲೋಡಿಗಾತುಕೊಂಡು ವಿಚಾರಮಗ್ನಾದರು. ಮುಂದೆ ಕೆಲ ನಿಮಿಷಗಳ ನಂತರ ಬಾಪ್ರೂ ಸಾಹೇಬ ಸ್ವಾನ ಮುಗಿಸಿಕೊಂಡು ಬಂದು ಮಾವನನ್ನು

ಕಂಡ. ಉರಲ್ಲಿ ಯಾರಾರು ಭೇಟ್ಟಿಯಾದರು ಎಂಬುದನ್ನು ಕೇಳಿಕೊಂಡ. ಯಶವಂತರಾಯರು ಅಪ್ಪಾರ್ವ ಸಂಯುದ್ಧಿಂದ ಉತ್ತರವಿಶ್ರುತರು.

ಹುಧ್ಯಾಹ್ಯಾದ ಉಟಕ್ಕೆ ದಾದಾ-ಲಕ್ಷ್ಮಿರನ್ನು ಕರೆಕಳಿಸಲು ಯಶವಂತರಾಯರು ಬಾಪ್ತಾ ಸಾಹೇಬನಿಗೆ ತಿಳಿಸಿದರು. ಇದನ್ನು ಕೇಳಿದಾಗ ಬಾಪ್ತಾಸಾಹೇಬನ ಹುಬ್ಬು ಗಂಟೆಕ್ಕಿಡವು. ಅಷ್ಟರಲ್ಲಿ ಪ್ರತಳಾಬಾಯಿ “ಅವರಿಬ್ಬಿಗೂ ಬರಾಕ ಅಗೂಡುಲ್ಲ ಅಂತ ಹೇಳಿ ಕಳಿಸ್ಯಾರ ಮಾಮಾ. ನೀವಿಬ್ಬಿರ ಉಟಕ್ಕೆ ಬರಿ” ಎಂದು ಹೇಳಿದಳು.

“ಅದ್ದ್ಯಾಂಗ ಬರುದುಲ್ಲ ಅಂತಾರ? ನನ್ನಿದುರಿಗೆ ಬರೆತೀನಿ ಅಂತ ಹೇಳಿದವರು ಈಗ ತಪ್ಪಸ್ತಾರು? ಆತು ನಾನ ಹೋಗಿ ಇನ್ನೊಮ್ಮೆ ಕರದ ಬರತೀನಿ” ಎಂದು ಯಶವಂತರಾಯರು ಹಟದಿಂದಲೇ ಹೊರಟು ನಿಂತರು. ಅದನ್ನು ನೋಡಿದ ಬಾಪ್ತಾಸಾಹೇಬ:

“ಅವರಿಬ್ಬರೂ ವಾಡೇದಾಗ ಕಾಲಿಡಲಿಕ್ಕೆ ಲಾಯಬಿ ಇಲ್ಲ ಮಾಮಾ, ನೀವು ಹೋಗಬ್ಬಾಡಿ” ಎಂದ ದರ್ವದಿಂದ.

ಆದರೆ ಅಳಿಯನ ದರ್ವಕ್ಕೆ ಮಾವನ ಅಭಿಮಾನ ಸೊಪ್ಪು ಹಾಕುವರಿರಲ್ಲಿಲ್ಲ. ಇಂದು ಪಾದಳ್ಯಾಯಲ್ಲಾದ ಮುಖಿಭಂಗದಿಂದ ಯಶವಂತರಾಯರು ಹೋಪದಿಂದ ಬೆಂಕಿಯಾಗಿದ್ದರು. ಅದರ ಜೊತೆಗೆ ಮುಧ್ಯಾಹ್ಯಾದ ಈ ಅಸಜ್ಜ ಪ್ರಸಂಗದಿಂದ ಅವರ ಸಹನೆ ಏರಿತು. ಉಟದ ಹೋತ್ತಿಗೆ ಆಜನ್ನ ವೈರಿ ಮನಸೆಗೆ ಬಂದರೂ, ಶ್ರೀತಿಯಿಂದ ಉಣಬಡಿಸುವ ಸಂಸ್ಕೃತಿ ಯಶವಂತರಾಯರದಾಗಿತ್ತು. ಒಮ್ಮೆ ಹಟ ಹೋಕ್ಕಿತೆಂದರೆ ಪ್ರಾಣ ಹೋದರೂ ಚಿಂತೆಯಿಲ್ಲ ಹಟ ನಡೆಸುವದು ಅವರ ಸ್ವಭಾವವಾಗಿತ್ತು. ಅಂತಲೇ ಬಾಪ್ತಾಸಾಹೇಬ ದರ್ವಕ್ಕಿಂತ ಹತ್ತು ಪಟ್ಟು ದರ್ವದಿಂದ “ಹಾಗಿದ್ದರ ನಂದೂ ವಾಡೇದಾಗ ಉಟ ಇಲ್ಲ ಇಂದ” ಎಂದು ನುಡಿದರು.

ಬಾಪ್ತಾಸಾಹೇಬ ಏನೂ ಮಾತಾಡಲಿಲ್ಲ. ಯಶವಂತರಾಯರು ಹೊರಟೇ ನಿಂತರು. ತುಂಬಿದೆಲೆಯನ್ನು ಬಿಟಟು ಹೋಗಬಾರದೆಂದು ಪ್ರತಳಾಬಾಯಿ ಆಗ್ರಹಪಡಿಸಿದಳು.

ರತ್ನಾ ಅಳುತ್ತ ತಂದೆಯ ಕಾಲು ಹಿಡಿದು “ಬಾಬಾ, ಹಂಗ ಉಟದ ಹೋತ್ತಿಗೆ ಬಿಟ್ಟು ಹೋಗಬ್ಬಾಡಿ” ಎಂದು ಅಂಗಲಾಚಿದಳು.

ಆದರೆ ಯಶವಂತರಾಯರು ಕಣ್ಣೀರೊರಸಿಕೊಳ್ಳುತ್ತ “ಬಿಡ ತಂಗೀ, ಇಪ್ಪೊತ್ತ ಈ ಮನ್ಯಾಗ ಅನ್ನದ ಶುಣ ಬೇಡಿ ಬಂದಿಲ್ಲ” ಎನ್ನುತ್ತ ಹೊರಟೇಬಿಟ್ಟರು.

ಈ ಸುದ್ದಿ ಲಕ್ಷ್ಮಣ ದಾದಾ ಇವರಿಗೆ ತೀಳಿದ ಕೊಡಲೆ, ದಾದಾ ಓಡುತ್ತೆ ಬಂದು, ಮಾರುತಿಯ ಗುಡಿಯ ಹತ್ತಿರ ಹೊರಟಿದ್ದ ಗಾಡಿಯನ್ನು ತರುಬಿದ. “ಎಚ್ಚಾ, ಹಂಗ ಉಟ ಮಾಡದ ಪಾದಳ್ಳಿ ಬಿಟ್ಟು ನೀವು ಹೋಗಬಿಡುದಲ್ಲನಾ. ನಡೀರಿ ಮನೆಗೆ. ನಮ್ಮುಲ್ಲೇ ಉಟಕಾ ಮಾಡಿದ ಆಮ್ಮಾಲೆ ಕೊಳ್ಳು ಕಟ್ಟಿರಿ” ಎಂದು ಹೇಳಿದ.

ಕ್ಷೋಧಸಂತಪ್ತರಾಗಿದ್ದ ಯಶವಂತರಾಯರ ಕಣ್ಣಲ್ಲಿ ನೀರೂರಿತು. “ದಾದಾ, ನೀನು ಒಂದು ವಚನ ಹೊಟ್ಟರ ನಿಮ್ಮ ಮನೀಗೆ ಬರತೀನಿ ನೋಡು” ಎಂದು ಯಶವಂತರಾಯರು ಹೇಳಿದರು.

“ಹೇಳಿ ಎಚ್ಚಾ, ನೀವು ಅಂದದ್ದನ್ನು ನಡೆಸಿಕೊಡಾಕ ನಾ ತಯಾರ ಅದೀನು” ದಾದಾ ಮಾತು ಹೊಟ್ಟು.

“ನನ್ನ ಮಗಳು-ರತ್ನ-ಆಕಿ ಸಂಸಾರ ಅಗಡು ಆಗದ್ದುಂಗ ನೋಡಿಕೋತೀನಿ ಅಂತ ಅಣೀ ಮಾತು ತಮ್ಮಾ. ಪಡದಯ್ಯನ ಗೆಣೆತನಾ ನಮ್ಮ ಬಾಪ್ರಾ ಬಿಡೂ ಹಾಗ ಮಾಡತೀನಿ ಅಂತ ವಚನ ಹೊಡು” ಯಶವಂತರಾಯರ ಪ್ರತಿಶಬ್ದಲ್ಲಿಯೂ ಉತ್ತಮತೆಯಿತ್ತು.

“ಈ ಮಾತು ನಡೆಸಿಕೊಡೂದು ದೇವರ ಮನಿಸಿನ್ನಾಗಿದ್ದರ ಆದೀತು ಎಚ್ಚಾ. ನನ್ನಿಂದೇನಾದರೂ ಆಗೂದಿದ್ದ ಹೇಳಿ ಮಾಡತೀನು. ಈಗನಕಾ ಮನೀಗೆ ನಡೀರಿ” ಎಂದು ಹೇಳಿ ದಾದಾ ಯಶವಂತರಾಯರ ಗಾಡಿಯನ್ನು ಹಿಂದಿರುಗಿಸಿದ.

ಗಾಡಿಯಿಂದಿಳಿದು ಯಶವಂತರಾಯರು ದಾದಾನ ಜೊತೆಗೆ ಸಾಗಿದರು, ಬಾಪ್ರಾಸಾಹೇಳ ದಾದಾನ ಬಗ್ಗೆ ಇಷ್ಟೇಕೆ ಕಡಿಕೆದಿಯಾಗಿರುವನೆಂಬುದನ್ನು ಅವರು ತೀಳಿದುಕೊಳ್ಳಬೇಕಾಗಿತ್ತು. ದಾದಾ ನಾನಾಮಾಮಾ ಸತ್ತ ಬಗ್ಗೆ ಜನರಾಡಿಕೊಳೊದನ್ನು ಕೇಳಿ ನಮ್ಮ ಬಾಪ್ರಾನ ಜೋಡಿ ಏನರ ಜಗಳಾತೇನು ತಮ್ಮಾ?” ಎಂದು ಕೇಳಿದರು.

ದಾದಾನಿಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು. “ನಾ ಉರಿಗೆ ಬಂದ ಎರಡ ದಿನಾ ಆದರೂ ಹೊರಗೆ ಬಿದ್ದಿಲ; ಜಿಮಣಾನ ಮಾತಾಡಸಾಕ ಸ್ಯಾತ ವಾಡೇಕ ಹೋಗಿಲ್ಲ. ಜನರು ಏನ ಆಡಿಕೊಂತಾರ ಎಚ್ಚಾ?” ಎಂದು ಮುಗ್ಧನಾಗಿ ದಾದಾ ಕೇಳಿದ.

“ಎಲುವೆಲ್ಲದ ನಾಲಿಗಿ. ಏನರ ಆಡಿಕೊಂತಿರತಾರು. ಅದನ ತಲ್ಲಾಗ ಹಾಕ್ಕೋಬ್ಬಾಡ. ಜಿಮಣಾನ ಬಗ್ಗೆ ಜನರು ಹುಟ್ಟಿಸಿದ ಸುದ್ದಿ ಕೇಳಿ ತಲಿ ಕಡಿಸಿಕೊಬ್ಬಾಡ” ಎಂದು ಯಶವಂತರಾಯರು ಎಚ್ಚರಿಕೆ ಹೇಳಿದರು.

ದಾದಾ ಸುಮೃನೆ ಇದ್ದ; ವಿಚಾರಮೂಡಣಾದಂತಿದ್ದ.

ಯಶವಂತರಾಯರಿಗೆ ಮಾತಿನ ದಿಕ್ಕನ್ನು ಬದಲಿಸಬೇಕಾಗಿತ್ತು. ಅಂತೆಯೇ ಬಾಪುಷಾಹೇಬ ಪಡದಯ್ಯನವರ ವಿಷಯ—ಸೈಹ, ಗೌಡರ ಶಿಂಘ ವಿರೋಧ ಇವುಗಳನ್ನು ಕುರಿತು ಹೇಳಿತೋಡಿದರೂ. ಈಗ ಪಡದಯ್ಯ ಬಾಪುಷಾಹೇಬರಿಬ್ಬರೂ ಗೌಡರ ಹಗೆಳನ್ನು ಲಾಟಿ ವಾಡಿಸುವ ಪ್ರಯತ್ನದಲ್ಲಿದ್ದಾರೆ. ಅದು ವಿಫಲವಾದರೆ ಮಾತ್ರ ಇವರಿಬ್ಬರ ಸೈಹಕ್ಕೆ ಚ್ಯಾಂಪಿಂಗ್ ಬರಬಹುದೆಂದು ಸೂಚಿಸಿದರು.

ಅದರೆ ದಾದಾನ ಲಕ್ಷ್ಮಿ ಆ ಕಡೆಗಿರಲಿಲ್ಲವೆಂಬುದನ್ನು ರಿತರು. ನಾನಾಕಾಕಾನ ಮರಣದ ಬಗ್ಗೆ ಜನರು ಆಡಿಕೊಳ್ಳುವದಾದದರೂ ಏನು ಎಂಬುವದನ್ನು ತಿಳಿಸುವುದು ಅನಿವಾರ್ಯವಾಯಿತು. ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಬಾಪುಷಾಹೇಬ ಹಾಗೂ ಚಿಮಣಾರ ಅನ್ಯಾಂತಿಕ ಸಂಬಂಧವಾಗಿಯೂ ತಿಳಿಸಬೇಕಾಯಿತು. ನಾನಾ ಸತ್ತದ್ದು ವಿಷಪ್ರಯೋಗದಿಂದಲೇ ಎಂದು ಜನರಲ್ಲಿ ದಟ್ಟವಾದ ವಾರ್ತೆಯಿತ್ತು. ಅದನ್ನೂ ಹೇಳಿ, “ನೋಡು ದಾದಾ, ಆದ ಮಾತಿಗೆ ಸಿಟ್ಟಿಗೆದ್ದು ಉಪಯೋಗ ಇಲ್ಲ. ನೀ ಈಗ ದುಡುಕಬಾರದು, ಬಾಪೂ ಚಿಮಣಾನ್ನು ಉಗ್ನ ಆದರ ಎಲ್ಲಾ ಪಾಡಾಗತೀತಿ. ಆ ಕೆಲಸ ಮಾಡೂ ಜವಾಬ್ದಾರಿ ನನ್ನ ಮ್ಯಾಗ್ ಬಿಡು. ಇದಕ ಯಾರ ಒಗತನಾನೂ ಕೆಡಸು ಜರೂರಿ ಇಲ್ಲ” ಎಂದು ಪರ್ಯಾಯವಾಗಿಯೇ ಉಪದೇಶವಿತ್ತರು. ಅವರ ಮನಸ್ಸು ಈ ಸಂಗತಿಯ ವಿಪರೀತ ಪರಿಣಾಮಗಳನ್ನೆಲ್ಲ ಮೊದಲೇ ಉಂಟಿಸಿದಂತಿತ್ತು. ಪರಿಸ್ಥಿತಿ ವಿಷಮವಾಗಿದ್ದರಿಂದ ಎಚ್ಚರಿಕೆಯಿಂದಲೇ ಸಾಗಬೇಕಾಗಿತ್ತು.

ಈ ಸಂಗತಿಯೆಲ್ಲ ದಾದಾನಿಗೆ ಹೊಸದಾಗಿತ್ತು; ಅನಿರೀಕ್ಷಿತವಾಗಿತ್ತು. ಆದರೆ ವಾತಾವರಣದ ಮೇಲಿಂದ ಇಲ್ಲವೆನ್ನಲೂ ಬರುವಂತಿರಲ್ಲ. ನಾನಾಕಾಕಾ ಸತ್ತಂದಿನಿಂದ, ಇಂಥಷೇನಾದರೂ ಘಟನೆ ಆ ಮರಣಕ್ಕೆ ಕಾರಣವಾಗಿರಬೇಕೆಂಬ ಸಂಶಯ ಮಾತ್ರ ಅವನಿಗೆ ಬಂದಿತ್ತು. ಈಗ ಯಶವಂತರಾಯರ ಬಾಯಿಂದ ಈ ಸಂಗತಿಗಳನ್ನೆಲ್ಲ ಕೇಳಿದ ಮೇಲೆ ಅವನ ಮೈಯೆಲ್ಲ ಉರಿಯಲಾರಂಭಿಸಿತು. ಆದರೆ ಪಾಟೀಲರು ಅತಿಥಿಯಾಗಿ ಮನೆಗೆ ಬಂದಾಗ ತನ್ನ ಉದ್ದೇಶವನ್ನು ತೋರಿಗೊಡಬಾರದು; ಅವರನ್ನು ಉಪಚರಿಸಿ ಕಳಿಸುವುದು ತನ್ನ ಧರ್ಮವೆಂದು ತಿಳಿದು, ಮನಸಿಗಾದ ಗಾಯವನ್ನು ಸಹಿಸಿಕೊಂಡ. ಉಂಟ ಮುಗಿದ ಕೂಡಲೆ ಮೊರಚೇಬಿಡುವೆನೆಂದು ಹಟುಹಿಡಿದಿರ್ದರಿಂದ ದಾದಾ ಅವರನ್ನು ಕಳಿಸಿಬರಲು, ಮತ್ತೆ ಮಾರುತಿಯ ಗುಡಿಯವರೆಗೆ ಗಾಡಿಯ ಹಿಂದೆ ನಡೆದ. ಆಗ ಕೂಡ

యతవంతరాయిరు దాదానిగే లపదేత మాడుత్తలే ఇద్దరు.

అవరన్న కళిసి తిరుగిదాగ ఆగలే మధ్యాహ్నద మూరు గంజెయాగిత్తు. సంజీయవరీగే హోత్తు కళీయువ తాల్కు అవనిగిరలిల్ల. దాదా గరడి మనేగే ధావిసి బంద. తన్న గేళేయరెదురు మనస్సిన ఎల్ల విచారగళన్న తోడికోండు, సేడు తీరిసలు, అవర సవకారవన్న పశేయబేశాగిత్తు. ఆదరే అల్లీ అవనిగే తన్న నష్టిన గేళేయరాదూ కాణేసలిల్ల. ఇద్ద ఒట్టిచ్చరు, దాదాన లారియువ ముఖ నోడియే తణ్ణగాదరు. కిడికారువంతే కేంపగాద కణ్ణు, కేంజిగ కడిదంతే ఉచ్చిద ముఖ దీఘ్రవాగి లుసిరు బిడుత్తిద్ద మూలక హోయ్యాడువ హోరళేగళు—ఈ లక్ష్మిగళల్లియే అనాముతద సంజ్ఞేయిత్తు. దాదా స్ఫ్లు హోత్తు అత్తిత్త నోడి “ఎల్లి హోగ్యారలే ఉళిదవరు?” ఎందు గుడుగిద.

“పడదయ్య స్వామీర మటక్క హోగ్యారో ఎనోపా” ఎంబ ఉత్తర కివిగే బిత్తు.

“అల్లేన ఇవర దగద?” ఎందు దాదా గుడుగిద.

“బడవరు కాళిల్లదే శొతాగ గౌడర హగే తగదు కాళు శొడిసువ బగ్గ మటదాగ బాపూసాబరు పడదప్పనవరు బడజనరన్న కరేస్యారు. అంబిగేర బస్యా, పింజార లాడ ఇవరిగూ కరేసిద్దరంత హోగ్యారు, గౌడర హగే ఇంద లూటి ఆగూదూ, బడవరిగ కాళు హంచి శొడూదు. మతదాగ బాపూసాహేబరు కుంతటరాయిసతారంత” ఎందు అవరు తమగే తిళిద సంగతియన్నెల్ల హరకు మురుకాగి తిళిసదరు.

దాదా గరడి మనేయల్లియ ఒందు లోడన్సే గదెయంతే ఎత్తిపుడిదుకోండు హోరహోరట.

“లోడ యాకోఇ దాదా?” ఎందు సంగడిగరు కేళిదాగ దాదా “బాపూసాహేబన తలే ఒడిలాక” ఎందిష్టే హేళిదవనే మతదత్త ఓడిద.

వాడేయ హత్తర అవనన్న సంధిసిద వాలేకార మల్లప్ప దాదాన రావు నోడి “హింగ్యాక హోంటింది దాదా?” ఎందు కేళిద.

దాదా “శోలి మాడిదవన తలి హోడిలాక, తందల్లద హెణ్ణిన్న ముట్టిద క్షేక్టిర సాక, హీంగల్లద ఇన్నాంగ హోగూదు?” ఎందు నిల్లద తన్న రభసదల్లియే హేళి ముందే ధావిసిద.

ಮತಕ್ಕ ಹೋಗುವ ದಾರಿ ಜಾಗೀರದಾರರ ವಾಡೆಯ ಮುಂದೆಯೇ ಹಾಯುತ್ತಿತ್ತು. ವಾಡೆಯ ಮಹಾದ್ವಾರದ ಎರಡೂ ಬದಿಗೂ ಎತ್ತರವಾದ ವಿಶಾಲವಾದ ಕಟ್ಟಿಗಳಿದ್ದರಿಂದ ಆ ದಾರಿ ಇಕ್ಕಣಿನದಾಗಿತ್ತು ದಾದಾ ಲೋಡು ಹಿಡಿದುಕೊಂಡು ಮತದ ಕಡೆಗೆ ಧಾವಿಸಿ ಹೊರಟಿದ್ದನ್ನು ವಾಡೆಯ ಸದರಿನಲ್ಲಿ ಚಿಲುಮೆಯನ್ನು ಸೇದುತ್ತ ಕುಳಿತ್ತಿದ್ದ ಹುಲಿಬ್ಬಾಟಿ-ಹಳಬರು ನೋಡಿರು. ವಾಲೀಕಾರ ಮಲ್ಲನಿಗೆ ದಾದಾ ಕೊಟ್ಟ ಉತ್ತರವು ಅವರ ಕಿವಗೂ ಬಿದ್ದಿತ್ತು. ಬಾಪೂಸಾಹೇಬ ಆಗ ವಾಡೆಯಲ್ಲಿರಲ್ಲ.

ವಾಡೆಯ ನಡುಮನೆಯಲ್ಲಿ ಕಟ್ಟಿದ ತೊಗುಮಂಚದ ಮೇಲೆ ಕುಳಿತು ಪ್ರತಳಾಬಾಯಿ ಚಿಮಣಾಳೊಡನೆ ಮಾತು-ಕತೆ ನಡೆಸಿದ್ದಳು. ಅಷ್ಟರಲ್ಲಿಯೇ “ಯವ್ವಾಗಾತ ಆತು. ಚಿಮಣಾತಾಯಿ ಸುದ್ದಿ ದಾದಾಗ ತಿಳಿದ್ದೇತೋ ಏನೋ? ಅವಾ ಮಟದ ಕಡೆ ಲೋಡ ಹಿಡಿಕೊಂಡು ಓಡಿದ. ಮಕಾ ರಾವು ರಾವು ಬಡೀತಿತ್ತು” ಎಂದು ದಳವಾಯಿ ಗಾಬರಿಯಿಂದ ತೇಕುತ್ತ ಒಳಗೆ ಬಂದು ಪ್ರತಳಾಬಾಯಿಗೆ ಹೇಳಿದ. ಮೂಲೆಯಲ್ಲಿ ಕುಳಿತ ಚಿಮಣಾಳನ್ನು ಅವನು ನೋಡಿರಲೇ ಇಲ್ಲ. ಈಗ ಅವಳನ್ನು ನೋಡಿದೊಡನೆ ಅವನ ಮುಖ ಮತ್ತಿಮ್ಮು ಮಚ್ಚು ಸುರಿಯಿತು.

ಪ್ರತಳಾಬಾಯಿ ಗಾಬರಿಗೊಂಡಳು. ಆದರೂ ಪ್ರಸಂಗಾವಧಾನದಿಂದ ದಳವಾಯಿಗೆ ಹೋಗಲು ಸನ್ನೆಮಾಡಿ “ರತ್ನಾ, ರತ್ನಾ!” ಎಂದು ಕೂಗಿದಳು.

“ರತ್ನಾ, ನಿನ್ನ ಕುಂಕುಮಪುಣ್ಯೇದಿಂದ ಇಪ್ಪಾತ್ತ ಬಾಪೂ ದಾದಾನ ಕ್ಯಾಗಿಂದ ಪಾರಾಗಬೇಕು. ಏನ ಮಾಡೋದ್ದೇತಿ ಈಗ” ಎಂದು ಅಳಹತ್ತಿದಳು.

ಇದನ್ನೆಲ್ಲ ಕೇಳಿ ತನ್ನ ಅಂತ್ಯಕಾಲವೂ ಸಮೀಪಿಸಿತೆಂದು ಚಿಮಣಾಳ ರಕ್ತ ತಣ್ಣಾಗಾಯಿತು. ಗಾಬರಿಯಿಂದ ಅವಳ ಬಾಯಿಂದ ಮಾತುಗಳೇ ಹೊರಡಲಿಲ್ಲ. ಸುಮ್ಮನೆ ಬೇಟಿಗಾರನ ನೋಟದಿಂದ ಬೆದರಿದ ಎರಳೆಯಂತೆ ದೊಡ್ಡ ಕೆಲ್ಲಾಗಳನ್ನು ತೆರೆದು ಭಯದಿಂದ ನೋಡಹತ್ತಿದಳು.

ರತ್ನಾಳಿಗೆ ಮೊದಲೇನೂ ತಿಳಿಯಲಿಲ್ಲ. ಪ್ರತಳಾಬಾಯಿ ದಾದಾ ಮತಕ್ಕೆ ಓಡಿಹೋದ ಸಂಗತಿಯನ್ನು ಹೇಳಬೇಕಾಯಿತು. ಆದರೆ ರತ್ನಾ ಎದೆಗುಂದಲಿಲ್ಲ. ಇನ್ನೂ ಅವಳ ಹೆರಳು ಮುಗಿದಿರಲಿಲ್ಲ. ಕೂದಲನ್ನೂ ಹಾಗೆಯೇ ಮುಡಿ ಕಟ್ಟಿಕೊಂಡಳು. ಒಳಗೆ ಹೋಗಿ ಹಣೆಯ ಮೇಲೆ ಅವಸರಸರವಾಗಿ ಕುಂಕುಮದ

ಬೊಟ್ಟನಿಟ್ಟಕ್ಕೊಂಡು, ಅಡ್ಡ ಸೆರಗು ಕಟ್ಟಿಕೊಂಡು ಹೊರಗೆ ಬಂದಳು. ಅವಳ ಕಣ್ಣಗಳಲ್ಲಿ ಯಾವುದೂ ದೂರದ ನೋಟವನ್ನು ನೋಡುವಂತಿದ್ದವು; ತುಟಿಗಳು ಬಿಗಿದುಕೊಂಡಿದ್ದವು. ಅವಳ ಈ ಅವಶಾರವನ್ನು ನೋಡಿದ ಪ್ರತಿಳಾಬಾಯಿ “ಎಲ್ಲಿಗೆ ಹೊಂಚೇ ರತ್ನಾ?” ಎಂದು ಕೇಳಿದರೂ ಲಾತ್ತರ ಬರಲಿಲ್ಲ. ಜಾಗಿರದಾರರ ಮನೆಯ ರಿವಾಜಿನಂತೆ ಅವಳ ಫೋಷಾ ಪಾಲಿಸಬೇಕಾಗಿತ್ತು. ಅದರೆ ಅದನ್ನೂ ಧಿಕ್ಕರಿಸಿ ರತ್ನಾ ಹೊರಗೆ ಓಡಿದಳು.

“ರತ್ನಾ! ರತ್ನಾ!” ಎಂದು ಪ್ರತಿಳಾಬಾಯಿ ಕೂಗಿಕೊಂಡದ್ದ್ವೀ, “ಬಾಯಿ ಸಾಹೇಬಿ! ಬಾಯಿ ಸಾಹೇಬಿ!” ಎಂದು ದಳವಾಯಿ ಕೂಗಿಕೊಂಡದ್ದು ಅವಳಿಗೆ ಕೇಳಿಸಲೇ ಇಲ್ಲ. ಅಂದೇ ರಾತ್ರಿ ಗೌಡರ ಹಗೆಗಳನ್ನು ಲೂಟಿ ಮಾಡುವ ಯೋಜನೆಯ ವಿವರಗಳನ್ನು ಸಿದ್ಧಪಡಿಸುವ ಸಭೆಯು, ಪಡದಯ್ಯನವರ ಮತದಲ್ಲಿ ಆಗ ಸೇರಿತ್ತು. ಮಾಡಿಗರು, ತಳವಾರರು, ಕೊರಬು ಜನರು ಹಿಂದುಹಿಂಡಾಗಿ ಕೂಡಿದ್ದರು. ಬಾಪೂಸಾಹೇಬನ ವಿಶ್ವಾಸಿಕರಾದ ಗರಡಿಯಾಳುಗಳೂ ಅಲ್ಲಿದ್ದರು.

“ನೀವೆಲ್ಲಾರೂ ಕೂಡಿ ಇಂದ ಗೌಡರ ಮನಿಗೆ ಹೋಗಿರಿ. ಹಗೇ ತಗದು ಕಾಳ ಹೊಡಾಕ ಬೇಕು ಅಂತ ಹಟಾ ಹಿಡಿರಿ. ಆರು ತಿಂಗಳ ಸಾಕಾಗುವಷ್ಟು ಅವರೊಬ್ಬರ ಹಗೇದಾಗ ಅದಾವ. ಪ್ರಸಂಗ ಬಂದಾಗ ವಾಡೇದಾಗಿನ ಎಲ್ಲಾ ಹಗೇನೂ ನಿಮ್ಮುವ” ಎಂದು ಬಾಪೂಸಾಹೇಬ ಆವೇಶದಿಂದ ಹೇಳುತ್ತಿದ್ದ. ಪಡದಯ್ಯನವರು ಗೋಳು ಹಾಕುತ್ತಿದ್ದರು.

ಮತದ ಪಾವಟಗೆಗಳನೇರಿ ಬಂದ ದಾದಾ “ಜಾಗಿರುದಾರರು ಎಲ್ಲೆ ಆದಾರು?” ಎಂದು ಕೂಗುತ್ತಲೇ ಒಳಗೆ ಬಂದ.

ಬಾಪೂಸಾಹೇಬನ ಲಕ್ಷ್ಯ ಬಾಗಿಲ ಕಡೆಗಿರಲಿಲ್ಲ. ದಾದಾನ ದನಿ ಕೇಳುತ್ತಲೇ ಅತ್ತ ನೋಡಿದ. ದಾದಾನ ಅವಡುಗಜ್ಜಿದ ಮುಲಿವನ್ನು ನೋಡುತ್ತಲೇ ಅವನ ಅಂಗಾಂಗವೆಲ್ಲ ಬೆವರಿಟ್ಟಿತು. ಏನೋ ಹೇಳಬೇಕೆಂದವನು ತೊದಲುತ್ತ, ಕುಳಿತಲ್ಲಿಯೇ ನಡಗಹತ್ತಿದ. ದಾದಾನ ನಿಲುವು ಅವನಲ್ಲಿ ಸಾವಿನ ಭಯವನ್ನೇ ಬಿತ್ತಿತು. ಸ್ವಾಮೀಗಳ ಕಾಲು ಹಿಡಿದು “ಸ್ವಾಮೀರ ನನ್ನ ಕಾಪಾಡ್ರಿ” ಎಂದು ಅಂಗಲಾಚಿದ.

ಜನರೆಲ್ಲ ಉದ್ದೀಪಿತರಾದರು. ಕೆಲವರು ಅವನ ಕೃಯಲ್ಲಿಯ ಲೋಡು ಕೆಸಿದುಕೊಳ್ಳಬೇಕೆಂದು ಪ್ರಯತ್ನಿಸಿ, ಕಪಾಳಮೋಕ್ಷ ಪಡೆದು ತೆಪ್ಪಾದರು. ಇದೇ ಅವಸರದಲ್ಲಿ ಬಾಪೂಸಾಹೇಬ ಸ್ವಾಮೀಗಳ ಅಂತರಂಗದ ಕೋಣೆಯಲ್ಲಿ ನುಸುಳಿ ಬಾಗಿಲು ಹಾಕಿಕೊಂಡಿದ್ದ.

ಪಡದಯ್ಯನವರು ತಾವಾಗಿ ದಾದಾನನ್ನು ಎದುರಿಸುವ ದ್ಯೇಯ್ಯವಿಲ್ಲದೆ “ಏ ಬಸಪ್ಪ, ಲಾಡಸಾಬ, ಆ ದಾದಾನ್ನು ತಡದುಕುಂದಸೇತ್ತು! ಏನಂತಾನೇನ ಕೇತ್ತೆ, ಇಚಾರ ಮಾಡಿ ನ್ಯಾಯ ಕೊಡತೀವಿ” ಎಂದು ಕೋಗಿಕೊಂಡರು.

ಬಸಪ್ಪ ಹಾಗೂ ಲಾಡಸಾಬ ಇವರಿಬ್ಬರೂ ದಾದಾನ ನಚ್ಚಿನ ಗೆಳೆಯರು. ಅವನ ಮುವಿ ನೋಡುತ್ತೇ ದಾದಾನ ಸಿಟ್ಟಿನ ಕಾರಣವೇನಿರಬಹುದೆಂದು ಅವರು ತಟ್ಟಿನೆ ಉಂಟಿಸಿದರು. ಅವರಿಬ್ಬರೂ ಅವನ ಕಾಲಿಗೆ ಬಿದ್ದು, “ಸ್ವಾಪ್ಪ ದಮ್ಮ ಹಿಡಿಯೋ ದಾದಾ; ಹಾಗೆಲ್ಲ ಸಿಟ್ಟಿನ ಕೈಯಾಗ ಬುದ್ದಿ ಕೊಡಬ್ಬಾಡ. ಸ್ವಾಮೇರ ಏನ ಹೇಳತಾರ ಆಟು ಕೇಳು” ಎಂದು ಹಲುಬಿದರು.

ದಾದಾ ಅವರನ್ನು ಒದಿಗೆ ನೂಕಿ ಪಡದಯ್ಯನವರ ಸಮುಖಿದಲ್ಲಿ ಬಂದು ನಿಂತು “ಸ್ವಾಮೇರ, ಮೊದಲು ಆ ಹಾವಿನ್ನ ಹೊರಗ ಹಾತ್ತಿ, ಅವನ ನೆತ್ತರ ಮಟದಾಗ ಬೀಳುಂದು ಭ್ಯಾಡ” ಎಂದು ಗುಡುಗಿದ.

“ಜಾಗೀರದಾರರು ಅಂತಾದ ಏನು ವಾಡ್ಯಾರೋ ದಾದಾ? ಯಾರ್ಥಾರದೋ ಮಾತ ಕೇಳಿಕೊಂಡು, ಏನರ ಮಾಡಬ್ಬಾಡ ಹುಚ್ಚೆಪ್ಪ!” ಎಂದು ಪಡದಯ್ಯನವರು ಮಗುವನ್ನು ರಮಿಸುವಂತೆ ಹೇಳಿದರು.

“ಅಂವಾ ಏನ ಮಾಡ್ಯಾನನ್ನೂದು ಅವನ ಬಾಯಿಂದನ ಒಡನುಡಿಸತ್ತೇನಿ ಎಪ್ಪು, ಮೊದಲ ಹೊರಗ ಬಿಡ್ಡಿ ಅವನ್ನು” ಎನ್ನುತ್ತ ದಾದಾ ಸ್ವಾಮಿಗಳ ಅಪ್ಪಣಿಗೂ ಕಾಯದೆ ಒಳಗೇ ಓಡಿಹೋದ.

ದಾದಾನಿಗೆ ಸಿಟ್ಟಿನ ಆವೇಶದಲ್ಲಿ ಬುದ್ಧಿಭ್ರಮಕೆಯಾಗಿತ್ತು. ಕೈಯಲ್ಲಿನ ಲೋಕಿನಿಂದ ಬಾಗಿಲಿಗೆ ಅಪ್ಪಣಿಸಿದ. ಕಾಲಿನಿಂದ ಒದೆದ. ಹಳೆಯ ಬಾಗಿಲು ಈ ಹೊಡತಕ್ಕ ಬಿರುಕುಬಿಟ್ಟಿತು. ಇನ್ನೆರಡು ಹೊಡತಗಳಿಗೆ ಅದು ಮುರಿದು ಬಿದ್ದು, ಬಾಪುಸಾಹೇಬ ದಾದಾನ ಕೈಯಲ್ಲಿ ಪ್ರುಡಿಪ್ರುಡಿಯಾಗಬಹುದೆಂದು. ಹೊರಗಿನ ಜನರೆಲ್ಲ ಹೆದರಿಕೆಯಿಂದ ಕಲ್ಲಾಗಿದ್ದರು.

“ಉಂಟಾರ ಘಾರಿ ಗತಿ ಹೀಗಾಗೂದನ್ನು ನೋಡಿಕೊತ್ತ ನಿಲ್ಲತೀರಾ?” ಎಂದು ಹೇಳಬೇಕೆಂದು ಎಪ್ಪು ಪ್ರಯತ್ನಿಸಿದರೂ ಸ್ವಾಮಿಗಳ ದನಿ ಕಂಡಿದಿಂದ ಹೊರಗೆ ಬರಲೇ ಇಲ್ಲ.

ಅಪ್ಪರಲ್ಲಿ ದಿಗ್ನನೆ ಓಡಿ ಬಂದ ರತ್ನಾ ಬಾಗಿಲಿಗೆ ಬೆನ್ನುಕೊಟ್ಟು ನಿಂತಳು. ಅವಳ ತುಟಿ ಕಂಪಿಸುತ್ತಿದ್ದವು. ಕಣ್ಣು ನೀರಲ್ಲಿ ತೇಲುತ್ತಿದ್ದವು ಮಾತ್ತ ; ಆದರೆ ಒಂದು ಹನಿಯೂ ಕೆಳಗೆ ಉರುಳಿರಲಿಲ್ಲ. “ದಾದಾ ದಾದಾ! ಅವರಕಿಂತಾ ಮೊದಲ ನಿನ್ನ ಅಕ್ಕನ ಮ್ಯಾಲೆ ಪೆಟ್ಟು ಹಾಕಿ ಒಳಗ ಹೋಗು. ಮೊದಲ ನನ್ನ

ತಲೀ ಮ್ಯಾಲೆ ಪೆಟ್ಟಿ ಹಾಕು” ಎಂದು ಆವೇಶದಿಂದ ನುಡಿದಳು.

ವೇಗವಾಗಿ ಎರಗಲೆಳಸುವ ಸಿಡಿಲಿನ ಗಮನವನ್ನು ಯಾರೋ ತಡೆದಂತಾಯಿತು. ಆದರೆ ಜನರಿಗೆ ಅದು ಗೊತ್ತಾಗಿರಲಿಲ್ಲ. ದಾದಾನ ಬೀಸಿದ ಲೋಡು ರತ್ನಾಳ ತಲೆಯ ಮೇಲೆಯೇ ಎಂದು ಅವರೆಲ್ಲ ಗಾಬರಿಯಾಗಿದ್ದರು. ಪ್ರಯತ್ನಪೂರ್ವಕವಾಗಿ ದಾದಾ ಬೀಸಿದ ಕೈಯನ್ನು ತಡೆದ; ಕೈ ಉಳಿಕಿತು “ಅಕ್ಕಾ, ಅಕ್ಕಾ ನೀವಿಲ್ಲ ಬರಬಾರದು. ವಾಡೇಕ್ಕು ಹೋಗ್ರಿ ಅಕ್ಕಾ, ನನ್ನ ಆಷ್ಟ್ಯತಿ” ಎಂದು ದಾದಾ ಅವಳಿಗೆ ಕೈಮುಗಿದು ಹೇಳಿಕೊಂಡ.

“ಅವರ ಸಾಯೂ ಮುಂದ ನಾ ವಾಡೇಕ್ಕು ಹೋಗಿ ಬರಲೇನು ದಾದಾ? ಅಕ್ಕಾ ಅಂದೆಲ್ಲ, ಅಕ್ಕಾನ ಕುಂಕುಮಾ ಅಳಿಸಿ ಮುಂದ ಹೋಗು ದಾದಾ.”

ದಾದಾನ ಕಣ್ಣಗಳಿಂದ ನೀರು ಧಾರೆಯಾಗಿ ಸರಿಯಿತು. “ಇದರಾಗ ಬಿಡಿಸಿ ಹೇಳಬಂದ ಏನ್ನೆತಿ ಅಕ್ಕಾ? ಎಲ್ಲಾ ನಿನಗ ಗೊತ್ತೆ ಇತ್ತೆಲ್ಲಾ. ಚಿಮಣಾಳ ಮರ್ಹಾದೀ ಸಲುವಾಗಿ ಇದನ್ನ ಮಾಡಬೇಕಾತು” ಎಂದು ದಾದಾ ಸಮರ್ಥನೆ ಮಾಡಿಕೊಂಡ.

“ನನ್ನ ಕುಂಕುಮಾ ಅಳಿಸಿದರ ನಿನ್ನ ತಂಗೀ ಮಾನ ಉಳಿದ್ದಾಂಗಾತೇನು ದಾದಾ? ಯಶವಂತಮಾಮಾನ ಮನೀಗೆ ಹಸರ ಹಣೀಲೆ ಹೋದ್ರು ಸುಕಾ ಆದೀತೇನ ನಿನಗ?” ಎಂದು ರತ್ನಾ ಅವನ ಅಂತಹಕರಣಕ್ಕೆ ತಿವಿದಳು.

‘ರತ್ನಾಳ ಸಂಸಾರ ಅಗದ ಮಾಡುದುಲ್ಲ ಅಂತ ಆಶೀ ಮಾಡು ದಾದಾ’ ಎಂಬ ಯಶವಂತರಾಯರ ಹಾರ್ಡಿಕವಾದ ಬಿನ್ನಹ ನೆನಪಾಗಿ ದಾದಾನ ಕರುಳು ಕೊರೆದಂತಾದವು.

ದಾದಾ ನಿಂತಲ್ಲಿಯೇ ನೆಲಕ್ಕೆ ಕುಳಿತುಬಿಟ್ಟಿ “ಹೋಗು ಅಕ್ಕಾ, ಸುಕದ್ದೇ ಬಾಳೀ ಮಾಡು, ಗಂಡನ್ನ ಉಳಿಸಿಗೊಂಡ ಹೋಗು. ಆದರ ಅಕ್ಕಾ, ಪಾಪಕ್ಕ ಶಿಕ್ಷ್ಯ ಅನೂದು ಪತಿಲ್ಲೋ? ನ್ಯಾಯ ಕೊಟ್ಟಿ ಹೋಗು” ದಾದಾ ಈಗ ಸಿಟ್ಟಿಳಿದು ಮನುವಿನಂತಾಗಿದ್ದ.

“ಚಿಮಣಾ ನನ್ನ ತಂಗಿ ದಾದಾ, ನನ್ನಂಗ ಸಂಸಾರ ಮಾಡಿಕೊಂಡ ಇರಬೇಕು ಆಕಿ. ಯಾರ ಪಾಪಾ ಮಾಡ್ಯಾರನ್ನಾದು ಆಕಿನ್ನ ಕೇಳು ದಾದಾ. ಅವಗ ಆಕಿನ್ನ ಒಪ್ಪಸು. ಸುಮೃಂ ಜೀವಾ ಹೊಡದು ಪಾಪದ ಹೊರಿ ಕಟಗೋಳಬಾರದು. ಯಾವದಕ್ಕೂ ದುಡುಕಬಾರದು ತಮ್ಮಾ” ಎಂದು ಹೇಳಿ ರತ್ನಾ ದಾದಾನನ್ನ ಸಮಾಧಾನಗೊಳಿಸಿದಳು.

ರತ್ನಾಳ ಜೊತೆಯಲ್ಲಿಯೇ ಅವಳ ಅಂಗರಕ್ಷಕನಂತೆ ಲೋಜನ್ನೆತ್ತಿಕೊಂಡು

ದಾದಾ ಹೋರಟ. ಮತದತ್ತ ಕಾಶರದಿಂದ ಹೋಗಬೇಕೆಂದಿದ್ದ ಪುತ್ತಳಾಬಾಯಿ ಇವರಿಬ್ಬರನ್ನು ಬಾಗಿಲಲ್ಲಿಯೇ ಸಂಧಿಸಿದಳು. ದಾದಾನ ಹೆಗಲಲ್ಲಿ ಇನ್ನೂ ಲೋಡು ಇರುವದನ್ನು ನೋಡಿ ಹೆಡರಿಕೆಯಿಂದ ಅಲ್ಲಿಯೇ ಕುಸಿದು ಕುಲಿತು “ನಂದೇನೂ ತಪ್ಪಿಲ್ಲ ದಾದಾ. ಬಾಪೂಗ ಚಿಮಣಾನ್ನ ಮದಿವ್ಯಾಗೂ ಅಂತ ಮದಲೀನಿಂದನ ಹೇಳಕೊತ್ತ ಬಂದೀನು, ನನಗಿಂತ ಪಡೆದಯ್ದನ ಮಾತ ಹೆಚ್ಚಿಂದಾತು ಅಂವಗ್” ಎಂದು ಗೋಳಿಟ್ಟಳು. ಅಳುತ್ತಲೇ ತಮ್ಮನ ಪ್ರಾಣಭಿಕ್ಷೆ ಬೇಡಿದಳು.

ದಾದಾ ಅಲ್ಲಿ ನಿಲ್ಲರಲೇ ಒಳಗೆ ಓಡಿದ. ಚಿಮಣಾ ಇದನ್ನು ನಿರೀಕ್ಷಿಸುತ್ತಿದ್ದಳು. ತೃತೀಯಿದ್ದರೆ ಪಕ್ಕಿಯಲ್ಲಿಟ್ಟು ಸಾಕವ ಅಣ್ಣ. ಇಂಥ ಪ್ರಸಂಗದಲ್ಲಿ ಕಾಲರೂಪಿಯಾಗಿ ಬಂದಿದ್ದ. ತನ್ನ ಜೀವ ಅಣ್ಣನ ಕೈಯಲ್ಲಿ ಎಂದು ಮೊದಲೇ ಅವಳು ಉಹಿಸಿದ್ದಳು. ವಾನ ಕಳೆದುಕೊಂಡ ವೇಲೆ ತಾನು ಬದುಕಬೇಕೆಂದರೂ, ಅಣ್ಣ ಬದುಕಗೊಡಲಾರ ಎಂದು, ಅವಳಿಗೆ ಗೊತ್ತಾಗಿತ್ತು.

“ಚಿಮಣಾ, ಈ ಪಾಪಾ ಯಾರು ಮಾಡಿದ್ದ ಹೇಳು?” ಎಂದು ಗುಡುಗಿದ ದಾದಾ.

“ನಾನಾ ಮಾಡಿದ್ದೋ ಎಣ್ಣಾ. ನನ್ನ ಉಳಿಸಬ್ಬಾಡ. ನನ್ನ ತಲಿ ಬಡಿ” ಎಂದು ನುಡಿದವಳೇ ದಾದಾನ ಪಾದದ ಮೇಲೆ ಬಿದ್ದ ಹೋರಳಾಡಹತ್ತಿದಳು.

ನಾನಾಕಾಕಾ ಸತ್ತ ಮೇಲೆ, ದಾದಾ ತಂಗಿಯ ಮುಖ ನೋಡಿದ್ದು ಈಗಲೇ, ಬಂದು ಕ್ಷಣಾ ಅವಳನ್ನು ನೋಡಿದವನೇ “ನಿನ ಮಾಡಿದ್ದ ಹೌದಲ್ಲೋ?” ಎಂದು ಸಿಟ್ಟಿನಿಂದ ಕೇಳದುಟಿಯನ್ನು ರಕ್ತ ಬರುವಂತೆ ಕೆಚ್ಚಿದ.

“ಲಗ್ಗ ಆಗಬೇಕನ್ನಾದು ಪಾಪ ಅಲ್ಲ ಚಿಮಣಾ. ನಿನ್ನ ಅಡ್ಡದಾರಿಗೆ ಯಾರ ಎಳದರು ಅದನ್ನು ಹೇಳು” ಎನ್ನುತ್ತ ರತ್ನಾ ಚಿಮಣಾಳ ತೋಳು ಹಿಡಿದು ಎಬ್ಬಿಸಿ ಕೂಡಿಸಿದಳು.

“ಯಾರ ಹೆಸರ ಹೇಳಿ ಏನ ಮಾಡೂದ್ದೆತಿ ರತ್ನಕ್ಕಾ? ಕಾಕಾನ ಜೀವಾ ಹಿಂಡಿ, ಮಾನ ಕಳಕೊಂಡು, ಯಾ ಮಾರಿ ಕಟಿಗೊಂಡು ಬದಕಲಿ? ಎಣ್ಣ, ಮಾಡಿದಾಕ ನಾನ. ನನ್ನ ಉಳಿಸಬ್ಬಾಡ ಎಣ್ಣಾ” ಚಿಮಣಾನಲ್ಲಿ ಈಗ ಎಲ್ಲಿಲ್ಲದ ಧ್ಯೇಯ ಬಂದಿತ್ತು. ಸಾವನ್ನಪ್ಪಿ ಜಗತ್ತಿನ ದುಃಖಿಗಳಿಂದ ಒಮ್ಮೆ ಮುಕ್ತಳಾಗುವ ಆಸ ಈ ಮಾತನ್ನಾಡಿಸಿತ್ತು.

“ಹಾಗೆಲ್ಲಾ ಮಾತಾಡಬಾರದು. ಸತ್ತರ ಏನ ಮಾಡಿದ ಹಾಗಾತು ಚಿಮಣಾ? ನೀ ಒಬ್ಬಾಕೇನ ಸಾಪ್ರಾದುಲ್ಲ. ಮುಂದ ಹೋಚ್ಚೋ ಕೂಸಿನ ತಂದಿ ಯಾರು

ಆಟ ಹೇಳು?” ಮತ್ತೆ ರತ್ನಾ ಆಗ್ರಹಪಡಿಸಿದಳು.

‘ಹೇಳದಿದ್ದರ ನಾ ಎಲ್ಲೆ ಬಿಡತೀನು. ಕೋಸಿನ ತಂದಿ ಯಾರು ಅನ್ನೂದು ಉಂಟಿಗೆಲ್ಲ ಗೊತ್ತಾಗಿಲಿ. ಅವನ ಜೋಡಿ ಲಾಗ್ನ ಮಾಡಿ ನಿನ್ನ ಭಾಳೀಕ್ಕ ಹಚ್ಚಿದ್ದರ ಅಣ್ಣಾ ಆಗಿ ಇರಬೇಕ ಯಾಕ ತಂಗೀ?’ ದಾದಾ ಸಮಾಧಾನ ಮಾಡುವ ದನಿಯಲ್ಲಿ ಹೇಳಿ, “ಬಾಪೂಸಾಹೇಬನ ಸಂಬಂಧ ಅದ ಅಂತ ನನ್ನ ಕಿವಿಗೆ ಬಿದ್ದದ. ಇದು ಹೊದಲ್ಲೇ? ಹೇಳು?” ಎಂದು ಕೇಳಿದ.

“ಲಗ್ಗ ಆಗೋ ಜಾತಿಗೆ ಅಂವಾ ಸೇರಿಲ್ಲ ಎಣ್ಣಾ. ಅಂವಾ ಒಬ್ಬ ದೇಶನಿಕಾಳೆ ಸನ್ಯಾಸಿ” ಜಿಮಣಾ ಉಸಿರು ಬಿಗಿಹಿಡಿದು ನಿವಾಹವಿಲ್ಲದೆ ಹೆಡರಿ ಹೇಳಿದಳು.

ದಾದಾನಿಗೆ ಸಿಡಿಲು ಬಡಿದಂತಾಯಿತು. ಪ್ರತಿಳಾಬಾಯ ಮೊದಲಿನಿಂದ ಎಲ್ಲ ಸಂಗತಿಯನ್ನೂ ಸಾಧ್ಯಂತವಾಗಿ ಅವನಿಗೆ ವಿವರಿಸಿದಳು.

“ಇದೆಲ್ಲಾ ಖಿರೇ ಅಂತ ನಂಬಲ್ಲಾ ನಾ?” ದಾದಾ ಕೇಳಿದ.

“ನನ್ನಾಷೇಂದ್ರೂ ಖಿರೇ ದಾದಾ” ಜಿಮಣಾ ಆತ್ಮಭಾಗಿ ನುಡಿದಳು.

ದಾದಾ ಸ್ವೀಪ್ಯ ಹೊತ್ತು ಆಳವಾಗಿ ಯೋಚಿಸಿದ. ಪ್ರಿಯಕರನಾದವನು ಹೆಣ್ಣಿನ್ನು ಲಗ್ಗುವಾಗಿ ಸಾಕಲೇಬೇಕೆಂಬುದು ಅವನು ನಂಬಿದ ನೀತಿಯಾಗಿತ್ತು. ಅವನು ಸನ್ಯಾಸಿಯಾದರೂ ಅಷ್ಟೇ ಗೃಹಸ್ಥನಾದರೂ ಅಷ್ಟೇ. ಏನೇ ಆದರೂ ತಂಗಿಯ ಬದುಕು ಮಾನಗೇಡಬಾರದು. ಇಲ್ಲದಿದ್ದರೆ ಸತ್ತ ನಾನಾಕಾಕಾನ ಆಶ್ಚರ್ಯಕ್ಕೆ ಶಾಂತಿ ದೊರೆಯಲಾರದು. ಆದ್ದರಿಂದ ಜಿಮಣಾಳನ್ನು ಮರದಲ್ಲಿ ಪಡದಯ್ಯನವರ ಆಶ್ಯಯಿದಲ್ಲಿಯೇ ಬಿಡಬೇಕು. ಆ ಕಾಲಕ್ಕೆ ಅವನಿಗೆ ಹೊಳೆದ ಸೂಕ್ತ ಉಪಾಯ ಅದೇ ಆಗಿತ್ತು.

ಜಿಮಣಾಳನ್ನು ಕರೆದುಕೊಂಡು ದಾದಾ ಮರಕ್ಕೆ ಬಂದ.

ಪಡದಯ್ಯನವರಿಗೆ ಇದೆಲ್ಲ ಅನಿರೀಕ್ಷಿತವಾಗಿತ್ತು. ಬಾಪೂಸಾಹೇಬನೇ ಜಿಮಣಾಳ ಪ್ರಿಯಕರ ಎಂದು ಜನರೆಲ್ಲ ನಂಬಿದ ಮೇಲೆ, ತಮ್ಮ ಹೊಣೆ ಹಾರಿತೆಂದು ಅವರು ನಿಶ್ಚಿಂತರಾಗಿದ್ದರು. ಈಗಲೂ ಕೂಡ ಅದೇ ಒಗರಿನಿಂದಲೇ “ಮುಗಿತೆನಪಾ ನಿನ್ನ ಪರಾಕ್ರಮ ದಾದಾ? ಆಗಾಳೆ ಬಾಪೂಸಾಬನ್ನ ಹೊಡ್ಡಾಕ ಬಂಟಾಗಿ ಬಂದಿದ್ದಿ. ಈಟರಾಗ ಇಚಾರ ಹೊಳ್ಳಿತನಬಾರದ? ರತ್ನಾನ ಬಾಳೆ ಅಗಡ ಆಗಬಾರದು. ಜಿಮಾಳಾಗ ಒಳ್ಳೇ ಗಂಡ ಸಿಗಬೇಕೂ ಅಂತ ಒಳ್ಳೇ ಯುತ್ಕಿ ಮುಡುಕೇದೆಲೇ. ಜನಾ ನಿನ್ನ ಮಾತು ಕೇಳಿ ನಕ್ಕಾರು. ಉಂಟಾಗಿ ಜನರಿಗೆಲ್ಲ ಗೂತ್ತಿದ್ದ ಮಾತು ಸುಳ್ಳಂತ ಸಾಧಿಸಿ, ಆ ಪಾಪದ ಹೊಣಿ ನನ್ನ ತಲೀಮಾಗ ಕಟ್ಟಾಕ ಬಂದ್ಯಾ. ಜಿಮಣಾ ಹೇಳತಾಳಂತ ನಾ ಒಷ್ಟಬೇಕು?” ಎಂದು ವಾದಿಸಿದರು.

“ನೀ ಪಾಪಾ ಮಾಡಿದ್ದು ಅಲ್ಲ ಅಂದು, ಖಿರೇ ಚಿಮಣಾಳ ಮ್ಯಾಲೆ ಹಾಕಬೇಕೆಂತಿಯಾ? ನಿನ, ನಿನ..” ಎನ್ನುತ್ತ ದಾದಾ ಕೈಯಲ್ಲಿಯ ಲೋಜನ್ಸ್ಟಿಡ.

ಮತದಲ್ಲಿ ಈಗಾಗಲೇ ಉರಳಲ್ಲಿಯ ‘ಸದ್ಗೃಹಸ್ಥರು’ ಬಂದು ಸೇರಿದ್ದರು. ತಮ್ಮ ಪೂಜ್ಯ ಗುರುಗಳು ಸ್ತ್ರೀರೆಂದು ಗೊತ್ತಿದ್ದರೂ, ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಪ್ರಸಂಗ ಈವರೆಗೆ ಬಂದಿರಲಿಲ್ಲ. ಗುರುಗಳ ಮೇಲಿನ ಅಭಿಮಾನದಿಂದ ಘೇರಿತರಾಗಿ, ದಾದಾನನ್ನು ಮುತ್ತಿ “ಪುಂಡಾಟಕೇ ನಡಿಸಿಗೊಂತ, ಮತದ ಮರ್ಯಾದಿಗೆ ಮಸಿ ಹಚ್ಚಲಾಕ ಬಂದಿಯಾ?” ಎಂದು ತೆಗಳಹತ್ತಿದ್ದರು.

ಕುಲಕರ್ಮೀ ಶೇಷಪ್ಪ “ಏ ದಾದ, ಚಿಮಣಾ ಕೆಟ್ಟದ್ದು ಸ್ವಾಮಿಗೋಳಿಂದ, ಮತ್ತ ಆಸಿಗೆ ಬಾಪ್ಪಾಸಾಹೇಬಗ ಏನೂ ಸಂಬಂಧ ಇಲ್ಲಾಂತ ನೀನು ಸಿದ್ಧಮಾಡಿ ಕೊಡಬೇಕಾಗತದ. ಅಷ್ಟ ಮಾಡು. ಸ್ವಾಮೇರ್ವ ಉರಬಿಟ್ಟು ಓಡಿಸಿ, ಬ್ಯಾರೆ ಮರಿ ಮರಕ್ಕ ಕೂಡಸತ್ತೇವಿ ಅವನ್ನೆಲ್ಲಾ ಬಿಟ್ಟು ಬರೆ ದಾಂಡಗಾಯೇ ನಡೆಸಿದರೆ ಯಾರ ಕೇಳತಾರೋ?” ಎಂದು ಹೇಳಿ, ಕಾಯುದೇಶಿರ ರೀತಿಯಿಂದ ಸಾಕ್ಷಿ ಪುರಾವೆ ತಂದು, ಸಿದ್ಧಮಾಡುವ ಹೊಣೆ ದಾದಾನದು ಎಂದು ಎಚ್ಚರಿಕೆ ಕೊಟ್ಟ.

“ಕತ್ತಲಾಗ ಕಳುವು ಮಾಡಾವ ಸಾಕ್ಷಿಪುರಾವೆ ಇಟ್ಟು ಮಾಡತಾನೇನ್ನಿ ಕುಲ ಕಣ್ಣಾರ್” ರಾಜರೋಸ ನಡಿಯೋ ದಗದ ಇಡಾಗಿದ್ದರ ಇಲ್ಲಿಗ್ನಾಕ ಬರತಿತ್ತು ಪರಸಂಗ? ಚಿಮಣಾ. ನಿಮ್ಮಿಬ್ಬರ್ತು ಬಿಟ್ಟು ಮತ್ತ ಯಾರಿಗಾರೆ ಗೊತ್ತಿದ್ದರ ಹೇಳು” ಎಂದ ದಾದಾ.

“ದಾನವ್ವ ಒಬ್ಬಾಕೆ ಆಗ ಮಟದಾಗ ಇದ್ದಳು. ಆಸಿಗೆ ಎಲ್ಲಾ ಗೊತ್ತೇತೀ. ಜೇಕಾರ ಆಕಿನ್ನ ಕರೆಸಿ ಎಲ್ಲಾ ಕೇಳಿಕೋರಿ” ಚಿಮಣಾ ತಲೆ ತಗ್ಗಿಸಿ ನುಡಿದಳು, ಇಷ್ಟು ಜನರೆದುರು ಆದ ಅವಮಾನ ಅವಳಿಗೆ ಮರಣಪ್ರಾಯವಾಗಿತ್ತು.

“ಬ್ರತೀಕಾಟಕ್ಕೆ ಬೇಲೀ ಸಾಕ್ಷಿ. ಆಕ್ಷ್ಯಾಭಾಕೆ ಉರ ಹಾದರಗಿತ್ತಿ. ಆಕಿನ್ನ ಕರೆಸಿ ಕೇಳಬೇಕಂತ, ಈಕಿ ಹೇಳತಾ” ಎಂದು ಪಡದಯ್ಯನವರು ತಿರಸ್ಕಾರದ ನಗೆ ನಕ್ಕರು.

ಗೌಡರಿಗೆ ಈ ಸುದ್ದಿ ಮುಟ್ಟಿತ್ತು. ಪಡದಯ್ಯನ ಮೇಲೆ ಸೇಡು ತೀರಿಸಿಕೊಳ್ಳಲು ಅವರಿಗೆ ಒಳ್ಳೆಯ ಸಂಧಿ ಸಿಕ್ಕಂತಾಗಿತ್ತು. ಅವರ ಧೂತರ್ ಬುದ್ಧಿ ಈಗಾಗಲೇ ಈ ಯೋಜನೆಯ ಹಂಚಿಕೆ ಹಾಕಿತ್ತು. ಪ್ರಸಂಗ ಬಿದ್ದರೆ ಉಪಯೋಗಕ್ಕೆ ಬರಲಿ ಎಂದುಕೊಂಡು, ದಾನವ್ವನ ಶೋಧ ಹಚ್ಚಿ, ಯಾರಿಗೂ ತಿಳಿಯದಂತೆ ಅವಳನ್ನು ಮೆನೆಯಲ್ಲಿ ತಂದಿರಿಸಿಕೊಂಡಿದ್ದರು. ಈ ಸುದ್ದಿ ಕಿವಿಗೆ ಬೀಳುವದೇ ತಡ. ದಾನವ್ವನನ್ನು ಕರೆದುಕೊಂಡು ಮರಕ್ಕೆ ಬಂದೇಬಿಟ್ಟರು.

ಅವರ ಹಿಂದೆ ಜನರದೊಂದು ದೊಡ್ಡ ಗುಂಪೂ ಇತ್ತು. ಸನ್ಯಾಸಿಯ ಈ ಪ್ರಣಾಯ-ಪ್ರಸಂಗ ಉರವರಿಗೆಲ್ಲ ಮೋಜಿನ ವಿಷಯವಾಗಿತ್ತು. “ಸ್ವಾಮೀರು ತಾವು ಸುದ್ದೆ ಸನ್ಯಾಸಿ ಆದಿವಂತ ಹೇದಲು ಸಿದ್ಧ ಮಾಡಿಕೊಡಲಿ, ಚಿಮಣಾ ಅವರ ಮ್ಯಾಗ ಮಾಡಿದ ಆರೋಪ ಸಿದ್ಧ ಮಾಡೋ ಜವಾಬ್ದಾರಿ ನಂದು” ಎಂದು ಗೌಡರು ಹಟ್ಟಿದಿಂದ ಕುಳಿತ್ತರು.

“ಗುರು ಪರಂಪರೆಯಿಂದ ನಡೆದ ಮರ. ಆ ಸಿಂಹಾಸನಕ್ಕೆ ಅವರು ಬಂದಾರಂಬಾದು ಪ್ರಮಾಣ. ಗೊತ್ತಿದ್ದದ್ದನ್ನು ಸಿದ್ಧ ಹ್ಯಾಂಗ ಮಾಡತಾರದು?” ಶೇಷಪ್ಪ ಅಡ್ಡ ಮಾತು ಹೊಡಿದ.

ಆದರೆ ದಾನವ್ವ ತಲೆಯ ಮೇಲೆ ಸೆರಗು ಹೊತ್ತುಕೊಂಡು, “ಯಾವ್ವೂ, ಕೊಡಿದ ಜನಾ ದ್ಯೇವದ ಸಮಾ. ನಾ ಹೇಳಿದು ನಂಬಿದರ ನಂಬಿರಿ, ಬಿಟ್ಟರಬಿಡಿರಿ, ನಾ ನೋಡಿದ್ದ ಹೇಳಿತೀನು. ಚಿಮಣಾನ್ನ ಈ ಗಿತೀಗೆ ತಂದವರು ಸ್ವಾಮೀರ. ಆಕಿನ್ನ ಮುಟಕ್ಕ ಕರಕೊಂಡು ಬಂದಾಕಿನ ನಾ. ನನ್ನೊಂದು ಈ ಗಿತೀಗೆ ಹಚ್ಚಿದ್ದ ಸಾಲದ. ಬಂಗಾರದಂತಾ ಮುಡುಗೀ ಬಾಳೇವು ಹದಗೆಡಿಸಿದರಂತ ನಾ ಜಗಳಾಡಿ ಮತ್ತಾ ಬಿಟ್ಟು ಹೋದ್ದಿ, ಚಿಮಣಾನ ಲಗ್ಗಿದ ತೊಡಕು ನಾನಾಸಾಬರ ಜೀವಕ್ಕ ಮುಖುವಾತ್ಮಾ ಅಂತ ಸುದ್ದಿ ಹತ್ತಿತೆಪ್ಪಾ. ಚಿಮಣಾನ್ನ ನೋಡಿಕೊಂಡು ಸಮಾಧಾನ ಹೇಳಾಕ ಬರಬೇಕೂ ಅಂತ ಅನಿಸಿತ್ತು. ಗೌಡರ ಆಳಮನಸ್ಯಾ ವಿಜಾಪುರಕ್ಕ ದನಾ ಮಾರಾಕ ಬಂದಿದ್ದ ; ಅವನ ಸಂಗಾಟ ಮನ್ನೆ ಇಲ್ಲಿಗೆ ಬಂದಾಕಿ, ಗೌಡರ ಮನ್ಯಾಗ ಇದ್ದಿ. ಈ ಸ್ವಾಮೀರ ಒಂದ ಮಾಡಿಲ್ಲ ಎಪ್ಪಾ, ವಗಲಾನ ಹರಕೊಂಡ ನಸ್ಪಂಗ ದಿಕ್ಕೇಡಿ ಹೇಳಿಗೊಳಿ ಮರಗು ಅವರಿಗೇನು ತಪ್ಪಿದ್ದಲ್ಲ” ಎಂದು ಹೇಳಿ ಅಕ್ಕಸದಿಂದ ದಾನವ್ವ ಜಿಟಿಕೆ ಮುರಿದಳು.

ದಾನವ್ವ ಸ್ವಾಮಿಗಳ ಅನಧಿಕೃತ, ಅವಿವಾಹಿತ ಪತ್ತಿಯಾಗಿದ್ದವರು, ಮುಳ್ಳನಿಂದ ಮುಳ್ಳನ್ನು ತೆಗೆಯುವಂತೆ, ಪಾಪದಿಂದಲೇ ಪಾಪಕೃತ್ಯವನ್ನು ಬಯಲಿಗೆಳೆಯಬೇಕಾಗುತ್ತದೆ. ದಾನವ್ವನ ಮಾತನ್ನು ಜನರು ನಂಬಿದರು. ಚಿಮಣಾಳ ಕೊಮಾರ್ಯಭಂಗವನ್ನು ಸ್ವಾಮಿಗಳು ಮಾಡಿದ್ದು ನಿಜವೆಂದರು. ಆದರೆ ಮತದ ಒಬ್ಬ ಸನ್ಯಾಸಿಗೆ ಚಿಮಣಾಳನ್ನು ಗಂಟುಹಾಕಿ, ಮತದಂಥ ಪವಿತ್ರ ಸ್ಥಾನದಲ್ಲಿ ಗೃಹಸ್ಥಾಶ್ರಮ ಸ್ಥಾಪಿಸುವದು ಅವರ ಮನಸ್ಸಿಗೆ ಬರಲಿಲ್ಲ.

“ಅಂದಮ್ಯಾಲೆ ಬಾಪುನಾಹೇಬನ ಪಾಪದ ಹೊರಿ ಸ್ವಾಮಿಗಳ ಮ್ಯಾಲೆ ಹೊರಸೋದು ಸರಿ ಏನೈಪ್ಪಾ ದ್ಯೇವಾ?” ಎಂದು ಶೇಷಪ್ಪನ ವಕ್ಕೆಲಿವಾದ ಪ್ರಾರಂಭವಾಯಿತು.

ಇದನ್ನಲ್ಲ ಲಕ್ಷ್ಯವಿಟ್ಟು ಅಡಗಿ ಕುಳಿತು. ಕೇಳುತ್ತಿದ್ದ ಬಾಪ್ಪಾಸಾಹೇಬು ಕೋಹೆಯ ಒಳಚೆಲಕ ತೆಗೆದು ಹೊರಗೆ ಬಂದು “ನಾ ಮಾಡಿದ ಪಾಪ ನನ್ನ ಪಾಲಿಗಿರಲಿ. ಆದರ ಮಾಡದ ಪಾಪದ ಹೊರೀನೂ ಹೊರಂದರ ಜೀವ ಹೋದರೂ ಸಾಧ್ಯ ಇಲ್ಲ ಸ್ವಾಮೇರು ಇಂಥಾ ಕೆಲಸಾ ಮಾಡಿದ ಮ್ಯಾಗ ನಾ ಜಿಮಣಾನ ಮ್ಯಾಲಿನ ಆಶಾ ಎಂದೋ ಬಿಟ್ಟೇನಿ. ನಮ್ಮ ಅಕ್ಕ ಆಕಿ ಮ್ಯಾಲ ಕಾವಲಿಟ್ಟು ನಾ ಜಿಮಣಾನ ಸಮೀಪ ಹಾಯದ್ದಾಂಗ ನೋಡಿಕೊಂಡಾಳ. ಸ್ವಾಮೇರ. ಕಾರಮಣ್ಣವ್ಯಾಗಿ ಈಗ ಏಸು ತಿಂಗಳಾದವು? ನೀವ ಲೆಕ್ಕ ಹೇಳಿ. ಮುಂದಿನ ಕೆಲಸಕ್ಕ ಅಂತ ಜೀಜಧ ತಂದು ಕೊಟ್ಟ ನಿಮಗ ಗೊತ್ತು ಅದೆಲ್ಲ” ಎಂದು ಹೇಳಿದಾಗ ಪಡದಯ್ಯನವರು ಕುಳಿತಲ್ಲಿಯೇ ಕುಸಿದರು.

“ನೇಲಾ ಎದ್ದು ಬಡದರ ಮಾಡೋದೇನ್ನೇತಿ? ಜೀವದ ಗೆಣ್ಣಾರ ನನ್ನ ವಿರುದ್ಧ ನಿಂತರ ಹೋಗಬೇಕೆಲ್ಲೇ? ಎಲ್ಲಾ ಶಿವನಾಟ!” ಎಂಬ ಉದ್ದಾರಗಳು ಪಡದಯ್ಯನವರ ಬಾಯಿಂದ ಹೊರಬಿದ್ದವು.

“ಎಲ್ಲಿಂದ ಬಂದಿದ ಅಲ್ಲಿಗೇ ಇನ್ನ ಹೋಗೂದು” ಎಂದು ಕೂಡಿದವರಲ್ಲಿ ಒಬ್ಬ ಶಿಡಿಗೇಡಿ ಲಿಸುಗುಣಿದ್ದ.

“ಸಣ್ಣಬಾಯಿ, ದೊಡ್ಡ ಮಾತು. ಹಂಗೆಲ್ಲಾ ಆಡಬಾರದು ತಮ್ಮಾ” ಎಂದು ಶೇಷಪ್ಪ ಬುದ್ಧಿ ಹೇಳುವ ಧಾಟಿಯಲ್ಲಿ ನುಡಿದ.

ಚಿಮಣಾಳ ಕೆಣ್ಣೀರು ಅವಿಂದ ವರ್ಷ-ಧಾರೆಯಂತೆ ಸುರಿಯುತ್ತಿಲೇ ಇಡ್ಡವು. ಭವಿಷ್ಯದ ಭೀಕರ ಚಿತ್ರ ಅವಳನ್ನು ಕೈಕಾಲುಗೆಡಿಸಿತ್ತು. ನಾನಾನ ಮರಣದಿಂದ ಹತಾಶಳಾದ ಅವಳ ಹೃದಯ ಆಗಲೇ ಬರಡು-ಭೂಮಿಯಾಗಿತ್ತು. ಅಂಧದರಲ್ಲಿಯೂ ಹೆದರಿದರೂ ದಾದಾನ ಬಗ್ಗೆ ಆಸೆಯಿಟ್ಟುಕೊಂಡಿದ್ದಳು. ಮೋದಲ ಗುಟುಕಿಗೇ ಜೀವನ ಅವಳ ಪಾಲಿಗ ಕಹಿ ವಿಷವಾಗಿತ್ತು. ನಾನಾನ ಶ್ರೀತಿಯ ರಕ್ಷಯಲ್ಲಿ ನಿಶ್ಚಿಂತಳಾಗಿದ್ದವರು. ಹಳ್ಳಿಯಲ್ಲಿಯೇ ಎದ್ದುಕಾಣುವ ತನ್ನ ಚಲುವಿನ ಬಗ್ಗೆ ಮುಗ್ಗ ಅಭಿಮಾನವನ್ನಿಟ್ಟುಕೊಂಡ ಮುಗ್ಗ ಕನ್ನೆ. ಇಷ್ಟು ಜನರೆಮರು ವಿಜಾರಣೆಗೆ ಗುರಿಯಾಗಬೇಕಾಗಿತ್ತು. ಅದೂ ಮಾನರಕ್ಷಣೆಗಾಗಿಯಲ್ಲ. ಮುಂದೆ ಹುಟ್ಟಬಹುದಾದ ನಿಷ್ಪಾಪ ಕೊಸಿನ ತಂದೆ ಯಾರು ಎಂಬ ಸತ್ಯವನ್ನು ಪ್ರಸ್ತಾಪಿಸುವದಕ್ಕೆ! ಸತ್ಯವೇನೋ ಸಾಫಿತವಾಯಿತು. ಆದರೇನು? ಹೆಣ್ಣಿನ ಮಲಿನವಾದ ಮಾನ ತಿಳಿಯಾಗಲು ಅದೇನು ಮಲೆತ ನೀರಲ್ಲ. ದೊರೆತ ಸತ್ಯದಿಂದ, ನಿಜಾರ್ಯಕರಿಗೇನೋ ಸಮಾಧಾನವಾಗಿತ್ತು. ಆದರೆ ಹೆಣ್ಣಿನ ಅಂತಕರಣದ ಕನ್ನಡಿ ಜೂರುಚೂರಾಗಿ, ಆ ಜೂರುಗಳಲ್ಲಿ ಅಸತ್ಯದ ವಿಕೃತ ಪ್ರತಿಬಿಂಬ ಮೂಡಿತ್ತು.

ಚಿಮಣಾ ಅಳುತ್ತಲೇ ಇದ್ದಳು. ಕೊನೆಗೆ ಗೌಡರೇ ಅವಳಿಗೆ ಸಮಾಧಾನ ಹೇಳಬೇಕಾಯಿತು. “ಒಳಗೆ ಹೋಗು ತಂಗಿ. ಇನ್ನು ಮಟ್ಟದಾಗ ಬಾಳೇ ಮಾಡಬೇಕಾತು ನೀನು, ಶಿವನ ಇಚ್ಛಾ ಹಾಂಗಿದ್ದರೆ ಯಾರೇನ ಮಾಡಾಕ ಆಗತ್ಯೇತಿ? ಸ್ವಾಮೀರ, ನಾನಾ ಸತ್ಯಮಾಗ ಚಿಮಣಾ ಉರ ಮಗಳು, ಆಕಿಗೆ ತ್ರಾಸಾದರ ಉರಿಗೇ ತ್ರಾಸ ಆದ್ವಾಂಗ, ಇದನ್ನು ತಿಳಿದು ನಡೆಸಿಗೋಣಿ” ಎಂದು ಪಡೆದಯ್ದುನವರಿಗೂ ಎಚ್ಚರಿಕೆ ಕೊಟ್ಟು, ಕೂಡಿದ ಜನರಿಗೆ ಮನೆಗೆ ಹೋಗಲು ಆಚಾಪಿಸಿದರು.

“ನನ್ನ ತಂಗಿನ್ನು ನೀನಾಗಿ ಕಡ್ಡು ನಿನ್ನ ಉಡ್ಡಾಗ ಬೆಂಕೀ ಕಟಿಗೊಂಡಿದೆ. ಆಕಿ ಜೀವಕ್ಕ ಏನಾರ ಆದರ....” ದಾದಾನ ಬಾಯಿಂದ ಮುಂದೆ ಮಾತೇ ಹೊರಡಲಿಲ್ಲ. ಸಿಟ್ಟು ದುಃಖಿ ಎರಡೂ ಅವನ ಎದೆಯಲ್ಲಿ ಗುದುಮುರಿಗೆ ಹಾಕುತ್ತಿದ್ದವು. ನನ್ನಂಥ ಅಳ್ಳಾನಿದ್ದೂ ಚಿಮಣಾ ಅನಾಫಳಂತೆ ವೆತ ಸೇರಬೇಕಾಯಿಲಿಲ್ಲ ಎಂದು ಅವನಿಗೆ ಸಂಕಟವಾಗಿತ್ತು. ತುಂಬಿದ ಕಣ್ಣಗಳಿಂದ ಒಮ್ಮೆ ಚಿಮಣಾಳನ್ನು ನೋಡಿ, ಎರಡು ಕೈಗಳಿಂದ ಮುಖ ಮುಚ್ಚಿಕೊಂಡು ಮತದ ಪಾವಟಗೆಗಳನ್ನಿಳಿದು ನಡೆದ.

೫

ಇಲ್ಲಿಯವರೆಗೆ ದಾದಾನ ಜೀವನದಲ್ಲಿ ವಿಚಾರಮಾಡುವ ಪ್ರಸಂಗಗಳೇ ಬಂದಿರಲಿಲ್ಲ. ಹುಟ್ಟಿ ಇಪ್ಪತ್ತು ವರ್ಷಗಳಾಗಿದ್ದರೂ ಕೂಡ ಹಸುಮಗುವಿನಂತೆ ಅವನ ಮನಸ್ಸಿತ್ತು. ಅವನ ಜಗತ್ತು, ಗರಡೀಮನೆ ಹಾಗೂ ಕುಸ್ತಿಯ ಕಣಗಳನ್ನು ಬಿಟ್ಟರೆ ಹೆಚ್ಚನ ವಿಸ್ತಾರವನ್ನೇ ಪಡೆದಿರಲಿಲ್ಲ. ಇಲ್ಲಿಯವರೆಗೆ ನಾನಾಕಾಕಾ ಉರ ಕಾರಭಾರ ಮಾಡುತ್ತ ತಿರುಗಾಡುತ್ತಿದ್ದರೂ, ದಾದಾನಿಗೆ ಅದರ ಗಂಧ ಕೂಡ ಇರಲಿಲ್ಲ; ಹಾಲು ಕುಡಿದು ತಾಲೀಮು ಮಾಡುವದನ್ನು ಬಿಟ್ಟರೆ ಅವನಿಗೆ ಬೇರೆ ಹವ್ಯಾಸಗಳೂ ಇರಲಿಲ್ಲ. ಇದೂ ಅಲ್ಲದೆ ಅವನು ವಿಚಾರ ಮಾಡಬೇ ಇರುವದಕ್ಕೆ ಇನ್ನೂ ಒಂದು ಪ್ರಬುಲವಾದ ಮಾನಸಿಕ ಕಾರಣವೂ ಇತ್ತು. ದಾದಾಹುಟ್ಟಿ ಇಪ್ಪತ್ತು ವರ್ಷಗಳಾದರೂ ಅವನು ವಿರೋಧವನ್ನೇ ಕಂಡಿರಲಿಲ್ಲ. ಕಂಡಿದರ್ದೆ ಅದು ಕುಸ್ತಿಯ ಕಣದಲ್ಲಿ ಮಾತ್ರ, ಆದರೆ ಎದುರಾಳಿಯ ಕಣಲ್ಲಿ ಎಂದೂ ದ್ವೇಷ ಸುಳಿದಿರಲಿಲ್ಲ.

ಆದರೆ ಈಗ? ನಾನಾಕಾಕನ ಮರಣದ ದುಃಖಿಂದ ಬಲವಾದ

ಆಫಾತವಾದಂತಾಗಿ ಅವನ ಮನಸ್ಸಿನ ಹಿಡಿತ ತಪ್ಪಿತ್ತು. ತನ್ನ ಜಗತ್ತಿನ ಮೂಲಾಧಾರವೇ ನಾಶವಾದಂತೆನಿಸಿತ್ತು. ಯಶವಂತರಾಯರು ಅನ್ಯೇತಿಕ ಸಂಬಂಧದಿಂದ ಚಿಮಣಾ ತಾಯಿಯಾಗಲಿರುವಳೆಂಬ ಸುಧಿಯನ್ನು ಹೇಳಿದಾಗ ಅವನ ರಕ್ತ ಕುದಿದಿತ್ತು. ಅವನ ಸ್ಥಾವರದಲ್ಲಿಯೇ ಸಂಯಮವಿರಲಿಲ್ಲ. ತಂದೆಯಾದ ಲಕ್ಷಣನ ಜಡಸ್ಥಾವಕ್ಕೆ ತೀವ್ರ ಪ್ರತಿಕ್ರಿಯೆಯಂಬಂತೆ ದಾದಾ ಹುಟ್ಟಿದ್ದ. ಅದರಿಂದಾಗಿ ಪಾಪಿಗೆ ತಕ್ಕ ಪ್ರಾಯಮೃತ್ಯಕವಾಗಲೇಬೇಕೆಂಬ ತತ್ತ್ವದಲ್ಲಿ ನಂಬಿಗೆಯಿಟ್ಟು, ಆವೇಶ ತುಂಬಿ ಸೇಡು ತೀರಿಸಲು ನಡೆದಿದ್ದ. ಯಾರದೋ ಅಂತಹಕರಣದ ಎಳೆದ ಅವನ ಗಮನವನ್ನು ತಡೆಯಿತು. ಆಗ ಕೋಪ ಶೋಕವಾಗಿತ್ತು. ಅಂಥ ಹಣ್ಣುಮನಸ್ಸನ್ನೇ ಗ್ರಾಮದ ಜನರ ವಿರೋಧ ಕ್ಷಣಿಕ್ಷಮ್ಮೆ ಚುಚ್ಚಿಗಾಸಿಗೊಳಿಸಿತು. ಮತದಿಂದ ಮರಳಿ ಬರುವಾಗ ಅವನ ಆವೇಶವೆಲ್ಲ ಇಳಿದಿತ್ತು.

ನಾನಿದನ್ನೇನು ವಾಡಿದೆ ಎಂದು ಮನಸ್ಸಿಗೆ ಪೆಶ್ಚಾತ್ತಾಪ ಉಂಟಾಗಲ್ಪಾಡಿತ್ತು. ಪಾಪ ಮಾಡಿದವನಿಗೆ ಶಿಕ್ಕೆ ವಿಧಿಸದ ಅನ್ಯಾಯವಾಗಿ ಚಿಮಣಾಳನ್ನು ಪಡದಯ್ಯನ ಪಾಲಿಗೆ ಒಪ್ಪಿಸುವದು ಮರ್ಯಾದೆಗೇಡಲ್ಲದೆ ಮತ್ತೇನು? ನಾನಾಕಾಕಾ ಬದುಕಿದ್ದರೆ ಇಂಥ ನಾಚಿಕೇಗೇಡಿತನಿಕ್ಕೆ ಎಂದಾದರೂ ಸಮೃತಿಸಬಹುದಾಗಿತ್ತೇ? ಇದಕ್ಕೆ ಒಪ್ಪುವದಕ್ಕಿಂತ ಮಾನವನ್ನಿಂಬಲು ಅವನು ವಿಷ ತಿಂದು ಆತಹತ್ಯೆ ಮಾಡಿಕೊಂಡಿರಲ್ಪಕ್ಕಿಲ್ಲವಹ್ಯೇ? ಚಿಮಣಾಳ ಮುಂದಿನ ಜೀವನ ಇದರಿಂದ ಸುಗಮವಾಗಬಹುದೇ? ಪಡದಯ್ಯ ಹೇಳಿ ಕೇಳಿ ಘಟಿಂಗ. ದಾನವ್ಯಾಸಂತೆಯೇ ಚಿಮಣಾಳನ್ನು ಹೊರಡೂಡಿದರೆ? ಮುಂದೆ ಅವಳಿಗೆ ಯಾರು ಗತಿ? ಈಗ ಕಾಲು ಜಾರಿದ್ದರೂ ಚಿಮಣಾಳಲ್ಲಿ ಅಭಿಮಾನಕ್ಕೇನೂ ಹೊರತೆ ಇಲ್ಲ. ಅವಳೂ ನಾನಾಕಾಕಾನ ಹಾದಿಯನ್ನೇ ಹಿಡಿದರೆ? ಹಾಗಾದರೆ ನಾನೇ ಅವಳನ್ನು ಕೈಯಾರೆ ಕೊಂಡಂತಾಗುವುದಿಲ್ಲವೇ? ಆಮೇಲೆ ಉರಲ್ಲಿ ನನ್ನ ಪ್ರತಿಷ್ಠೆಯ ಗತಿ ಏನು?

ವಿಚಾರ ಮಾಡಿ ಮಾಡಿ ದಾದಾನ ತಲೆ ಕೆಟ್ಟಿತು, ಈ ಅನುಭವವೇ ಅವನಿಗೆ ಸಂಪೂರ್ಣ ಹೊಸದು. ಜೀವನದಲ್ಲಿಯೇ ಮೊಟ್ಟಮೊದಲನೆಯ ದುಃಖ ಅವನಿಗೆ ಹೊಸ ಪಾತರ್ವೋಂದನ್ನು ಕಲಿಸಿತ್ತು. ಬದುಕಿನ ದಾರಿ ತಾನು ತಿಳಿದುಕೊಂಡಷ್ಟು ಸುಗಮವಾಗಿರಲಿಲ್ಲ. ಇಲ್ಲಿಯವರೆಗೆ ದಾದಾ ಉರಿಗೆ ಅಳ್ಳಿಯ ಮಗನಾಗಿದ್ದ. ಉರಿನ ಅಭಿಮಾನವಾಗಿದ್ದ, ಆದರೆ ಇಂದು ಏನೂ ತಪ್ಪಿಲ್ಲದಯೇ ಜನರ ಕಣಿನಲ್ಲಿ ತಪ್ಪುಗಾರನಾಗಿದ್ದ, ಆಗಸ್ಕಿಕವಾಗಿ ಜನರಲ್ಲಿ ಹುಟ್ಟಿದ ದ್ವೇಷ ಅವನನ್ನು ಗೊಂದಲಗಡಿಸಿತು. ಸಾವಿಗೂ ಹೆದರದ ದಾದಾ, ಈಗ ಜನರ

ಶಿರಸ್ವಾರದ ನಗರೆ ಹೆದರಬೇಕಾಯಿತು. ಇಂಥ ಕತ್ತಲಲ್ಲಿಯೂ ಕೂಡ ಪಾದಳ್ಯಯ ಕಿರಿಯಗಲಾದ ಬೀದಿಗಳಲ್ಲಿಯೂ ಯಾರಾದರೂ ನೋಡಿ ನಕ್ಷರೆ ಎಂಬ ಭಯದಿಂದ ದಾದಾ ತಲೆಕೆಳಗೆ ಮಾಡಿಕೊಂಡು ನಡೆದ.

ಇನ್ನು ಉಟ ಮಾಡುವದಂತೂ ಸಾಧ್ಯವಿರಲಿಲ್ಲ. ಉಟದ ನೆನಪಾಗುವದು ಕೂಡ ಇಂಥ ಕಾಲದಲ್ಲಿ ನಾಚಿಕೆಗೇಡು. ದಾದಾ ನೆಟ್ಟಿಗೆ ಗರಡೀಮನೆಯ ಹಾದಿ ಹಿಡಿದ. ಗರಡೀಮನೆಯ ಗೋಡೆಯ ಮೇಲಿನ ವಿಷಪ್ರಮಾಣದ ಹನುಮಂತನ ಜಿತ್ವಪನ್ನೇ ಶೂನ್ಯಮನಸ್ಕಾಗಿ ನೋಡುತ್ತೆ ಒಳಗೆ ಹೊಕ್ಕು. ಒಳಗೆಲ್ಲ ಕತ್ತಲೆ ದಟ್ಟವಾಗಿ ಹಬ್ಬಿತ್ತು. ಬಂದು ಲೋಡನ್ನೇ ತಲೆದಿಂಬು ಮಾಡಿಕೊಂಡು ದಾದಾ ನಿಷ್ಠೆ ಹೋದ.

ಯಶವಂತರಾಯರು ಬೆಳಿಗ್ಗೆ ಮನೆಗೆ ಬಂದು ಹೋದನಂತರ ಬಡೋದೆಗೆ ಹೋಗಲು ಗಾಡಿಯ ವೆಚ್ಚಕ್ಕೆ ಹಣ ತರಲು ನೆರೆಯೂರಿಗೆ ಹೋದ ಲಕ್ಷ್ಮಣ ರಾತ್ರಿ ಮನೆಗೆ ಬಂದ. ನೋಡಿದರೆ ಕೇಲಿ ಹಾಕಿದ್ದು ತೆಗೆದಿರಲೇ ಇಲ್ಲ. ಕೇಲಿಕ್ಕೆ ತರಲು ಗರಡಿ ಮನೆಗೆ ಲಕ್ಷ್ಮಣ ಬಂದಾಗ ಬಾಗಿಲು ತೆರೆದಿದ್ದು ಕಂಡಿತು. ಒಳಗೆ ದೀಪವಿಲ್ಲ. ಯಾರ ಸುಖವು ಇರಲಿಲ್ಲ. ಹೊರಗೆ ಬಾಗಿಲಲ್ಲಿ ನಿಂತುಕೊಂಡೇ “ಒಳಗ ಯಾರದೀರಪ್ಪೇ?” ಎಂದು ಶೂಗಿಕೊಂಡ.

ದಾದಾ ಒಮ್ಮೆಲೇ ಎಚ್ಚರಾದ ಎದ್ದು ಬಂದವನೇ ತಂದೆಯ ಕಾಲಿಗೆ ಬಿದ್ದವನೇ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವನು ಅಳುವ ಕಾರಣವನ್ನು ಕೂಡ ಕೇಳಿದೆ ಲಕ್ಷ್ಮಣ ತಾನೂ ಅತ್ಯಬಿಟ್ಟ ದುಃಖ ಆವೇಗ ಸ್ವಲ್ಪ ಕಡಿಮೆಯಾದ ಮೇಲೆ ದಾದಾ “ಮನೆತನದ ಮರ್ಯಾದೀ ಹೋಗೋ ಕೆಲಸಾ ಮಾಡಿದೆ. ಹೋಟ್ಟಾಗ ಹಾಕಿಕೋ ಯಪ್ಪಾ” ಎಂದ.

ಲಕ್ಷ್ಮಣ ಇನ್ನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. “ಮನೆಗೆ ನಡಿ ತಮ್ಮಾ” ಎಂದು ಹೇಳಿ ಮಗನನ್ನು ತಬ್ಬಿಕೊಂಡು ನಡೆದ.

ತಂದೆ ಮಗ ಇಬ್ಬರೂ ಮನೆಗೆ ಬಂದರು. ನೆರೆಹೋರೆಯವರು ಬಹುಶಃ ಇದನ್ನೇ ದಾರಿ ನೋಡುತ್ತಿದ್ದರೋ ಏನೋಣ! ಅಂದು ನೂರಾರು ಜನರ ಮರ್ದುದಲ್ಲಿ ದಾದಾ ತೋರಿದ ಢ್ಯೆಯ್, ಕೆಟ್ಟದ್ದನ್ನು ಅಟ್ಟವನೇ ಜಾಣನೆಂಬಂತೆ, ಚಿಮಣಾಳ ಭವಿತ್ವವನ್ನು ಒಮ್ಮೆ ನಿರ್ಧರಿಸಿದ ಬಗೆ ಇವುಗಳನ್ನು ಕುರಿತು ವಿವರಿಸಿ ನೆರೆಹೋರೆಯವರು ಲಕ್ಷ್ಮಣಿಗೆ ಹೇಳಿದರು. ಲಕ್ಷ್ಮಣ ಆಗಿಂದಾಗ ಬಾಳಾಚಾರ್ಯರ ಮನೆಗೆ ನಡೆದ.

ಬಾಳಾಚಾರ್ಯರೂ ಅಂದು ಗೌಡರ ಮನೆಗೆ ಹೋದವರು ತಡವಾಗಿಯೇ

ಮನೆಗೆ ಬಂದಿದ್ದರು. ಈಗ ಪಂಚೆಯುಟಿ ಸಂಧ್ಯಾವಂದನೆಯಲ್ಲಿ ನಿರತರಾಗಿದ್ದರು. ಲಕ್ಷ್ಮಣ ಬಂದ ಸುದ್ದಿ ಕೇಳಿ ಸಂಪ್ರಸ್ತವಾಗಿಯೇ ಅದನ್ನು ಮುಗಿಸಿ “ಈಗ ಬಂದ್ಯೇನು ಲಕ್ಷ್ಮಣ?” ಎಂದು ಕೇಳುತ್ತ ಹಾಸಿದ ಕೃಷ್ಣಜಿನದ ಮೇಲೆ ಬಂದು ಕುಳಿತರು.

“ದಾದಾ ಇಂದ ಏನೇನ ಮಾಡ್ಯಾನ ಶಿವಿಗೆ ಬಿದ್ದೋತ್ತಲ್ಲ ಆಚಾರಪ್ಪ?” ಎಂದು ಕಟ್ಟೆಯ ತುದಿಗೆ ಕುಳಿತ ಲಕ್ಷ್ಮಣ ಹೇಳಿದ.

“ಆದದ್ದೆಲ್ಲ ಶ್ರೀಹರಿ ಇಚ್ಛಾ” ಎಂದು ತಮ್ಮ ಅಭಿಪ್ರಾಯವನ್ನು ಒಂದೇ ಮಾತಿನಲ್ಲಿ ಆಚಾರ್ಯರು ಉಸುರಿದರು.

ಲಕ್ಷ್ಮಣನಿಗೆ ಆಚಾರ್ಯರ ಮಾತಿನಲ್ಲಿ ಅಚಲವಿಶ್ವಾಸ. ಅವರು ವ್ಯವಹಾರಕ್ಕೆಲ್ಲ ಪರೋಪಕಾರಿಗಳು. ಎಂಥ ಬಿಕ್ಕಟ್ಟಿನಲ್ಲಿಂದೂ ಸರಿಂಗಾದ ಮಾರ್ಗದರ್ಶನವಾಡಲು ಸಮರ್ಥರಾದವರೆಂದು ಶಂಕರಪ್ರಸಾದರು ಹೊಡ ಅವರ ಸಲಹೆಯಂತೆಯೇ ವರ್ತಿಸುತ್ತಿರಲ್ಲಿವೇ? ಬಾಳಾಚಾರ್ಯರ ವ್ಯಕ್ತಿಪ್ರಾದ್ಯಾಯ ಜನಸಾಮಾನ್ಯರಲ್ಲಿ ವಿಶ್ವಾಸವನ್ನು ಹುಟ್ಟಿಸುತ್ತಿತ್ತು. ತಮ್ಮ ಅರವತ್ತು ವರ್ಷದ ಜೀವನದಲ್ಲಿ ಅವರು ತಪ್ಪಿ ಹೊಡ ಯಾರ ಮುಖಿಭಂಗವನ್ನೂ ಮಾಡಿರಲಿಲ್ಲ. ಅಂತಲೇ ತೊಡಕಿನಲ್ಲಿದ್ದವರು ಓಡ ಅವರ ಹತ್ತರ ಬರುತ್ತಿದ್ದರು. ದಾದಾನ ಮೇಲೆ ಬಾಪುಸಹೇಬ ಹಾಗೂ ಪಡದಯ್ಯನವರು ಹೊಡಿಕೊಂಡು ಎಲ್ಲಿ ಅರ್ಚಿಸಾಡಿ ಮತ್ತೊಂದು ಪೇಚು ತಂದಿದುವರೂ ಎಂದು ಲಕ್ಷ್ಮಣನಿಗೆ ಭಯ. ಹಾಗೇನಾದರೂ ಆದರೆ ಮುಂದೆ ಮಾಡ ಬೇಕಾದದ್ದೇನು? ಆದ್ದರಿಂದಲೇ ಲಕ್ಷ್ಮಣ ಧಾವಿಸಿ ಆಚಾರ್ಯರಲ್ಲಿಗೆ ಬಂದಿದ್ದ.

ಆಚಾರ್ಯರೂ ಅದೇ ವಿವಂಜನೆಗೊಳಗಾಗಿದ್ದರು. ಸಂಜೀಗೆ ಗೌಡರ ಮನೆಗೆ ಹೋದಾಗ ಅವರಿಗೆಲ್ಲ ಸುದ್ದಿ ತಿಳಿದಿತ್ತು. ಪಡದಯ್ಯ ಹಾಗೂ ಗೌಡ ಇವರಿಬ್ಬರು ಬಲಾಡ್ಯರು, ಕತ್ತಿ ಹಿರಿದರೆ ಉರ ಜನರ ಪಾಡೇನು? ಹಾಗೆ ನೋಡಿದರೆ ಚಿಮಣಾಳ ಪ್ರಸಂಗ ಒಂದು ವೈಯಕ್ತಿಕ ವಿಷಯ. ದಾದಾ ಅಣ್ಣನಾಗಿ ಕರುಳಿನ ಸಂಕಟಕ್ಕೆ ತನಗೆ ತಿಳಿದದ್ದು ಮಾಡಿದ್ದ. ಆದರೆ ಉಳಿದವರು ಇಬ್ಬಗೂ ಸಮಾಧಾನಮಾಡಿ ಪರಿಸ್ಥಿತಿಯನ್ನು ಹದಕ್ಕೆ ತರುವ ಬದಲು ಅದನ್ನು ತಮ್ಮ ಪ್ರಶ್ನೆಯನಾಗಿ ವಾಡಿಕೊಂಡು ಬಡಿದಾಡಿದ್ದೇಕೆ? ಬಾಳಾಚಾರ್ಯರ ದೀರ್ಘಾಜೀವನದಲ್ಲಿ ಇಂಥ ಅನುಭವವೇನೂ ಹೊಸದಲ್ಲ. ಎಲ್ಲ ಸಾರ್ವಜ್ನಿಕ ಕಲಹಗಳಿಗೂ ಮೂಲವಾಗಿ ಒಂದು ವೈಯಕ್ತಿಕ ಸಮಸ್ಯೆಯಿರುತ್ತಿತ್ತು. ಈಗಲೂ ಅದೇ ಗತಿಯಾಗಿತ್ತು.

ಅಂತೆಯೇ ಗೌಡರಿಗೆ ನಾಳಿನ ದಿನವೇ ತಮ್ಮ ಹಗೆ ತೆಗೆಸಿ ಕಾಳು ಕೊಡಬೇಕೆಂದು ಹೇಳಿ ಬಂದಿದ್ದರು. ಪಡದಯ್ಯ ಬಡವರ ಹಸಿವೆಯ ದುರ್ಭಾಷ ಪಡೆದುಕೊಂಡು, ಬಡವರಿಗೆ ಹಗೆಗಳನ್ನು ಲಾಟಿ ಮಾಡಲು ಪ್ರೋತ್ಸಾಹ ನೀಡಂತೆ ಮಾಡಬೇಕಲ್ಲವೇ? ಹಾಗೆಯೇ ಶೇಷಪ್ಪನನ್ನೂ ಕರೆಸಿ “ನಿನ್ನ ಚಿನ್ನಾಟದಿಂದ ಉಂಟಾಗಿ ಹಾಳಾಗಂತೆ ನೋಡಿಕೋ” ಎಂದು ಉಪದೇಶಮಾಡಿ ಬಂದಿದ್ದರು. ಅಷ್ಟಾದರೂ ಬಾಪ್ಪಾಸಾಹೇಬು ಉಂಟಾಗಿ ಬಿಟ್ಟು ಹೋಗದ ಹೊರತು ಉಂಟಾಗಿ ಸುಖ ಶಾಂತಿ ನೆಲೆಸುವುದು ಅಸಾಧ್ಯವೆಂದು ಅವರಿಗೆ ಮನವರಿಕೆಯಾಗಿ ಹೋಗಿತ್ತು.

“ಬಡೋದಾಕ್ಕೆ ಹೋಗೋ ವಿಚಾರ ಏನಾತೋ ಲಕ್ಷ್ಮಣಾ?” ಎಂದು ಒಮ್ಮೆಲ್ಲೆ ಆ ಮಾತು ನೆನಪಾಗಿ ಕೇಳಿದರು.

“ಆದ ಕೇಳಲಾಕ ಬಂದಿದ್ದೀರೀ. ಮತ್ತು ದಾದಾ ಇಂದ ಮಾಡಿದ ಕಾರಭಾರಕ್ಕೆ ಅವನ ಮ್ಯಾಗ್ ಅಚ್ಚಿ ಮಾಡಿ ಬಾಪ್ಪಾಸಾಬ ಹೇಚುಗೀಚು ತಂದರ ಹ್ಯಾಂಗರೀ?” ಎಂದ ಲಕ್ಷ್ಮಣ.

“ನೀ ಏನೂ ಗಾಬರಿ ಆಗಬಾಡ ಲಕ್ಷ್ಮಣಾ. ದಾದಾ ಮಾಡಿದ ಕೆಲಸೂ ನೋಡಿ ಉರಿಗೊರೇ ಮೆಚ್ಚೇದ. ಹುಡುಗ ಸಣ್ಣಾವ ಆದರೂ ಅವನ ಧೈಯಾ ದೊಡ್ಡದು. ಏನ ಅಡ್ಡಿ ಇಲ್ಲಾ. ನಿನಗೆ ಕೀರ್ತಿ ತರತಾನ ದಾದಾ” ಎಂದು ಆಚಾರ್ಯರು ಹೃತ್ಯುವರ್ವಕವಾಗಿ ಹೋಗಳಿದರು.

“ಅದಾನರೀ ಹೀಗ ಅಡವಿ ಮಿಕಾ ಇದ್ದಾಂಗ. ದೊಡ್ಡಾವ ಆದ್ದಾಂಗ ನನಗೂ ಅಟಾಪಸಾಳೆಲ್ಲರೀ ಇನ್ನ? ಧೈಯಾ ಬತ್ತಿರೀ, ಆದರ ಪರಸಂಗ ನೋಡಿ ಮಾಡಬೇಕಲ್ಲರಿ ಎಲ್ಲಾ?” ಲಕ್ಷ್ಮಣನಿಗೆ ಆಂತರಿಕ ಭಿತ್ತಿಯಿಂದ ಮಗನ ಸಾಹಸದ ಬಗ್ಗೆ ತಿರಸ್ಕಾರ ಮುಟ್ಟಿತ್ತು.

“ಇರಲ್ಪೋ, ಅವನ ಧೈಯಾ ನೋಡಿ ಪಡದಯ್ಯನ ಪರಿವಾರ ಇಂದು ಗುದ್ದು ಹೋಕ್ಕಿತ್ತೆಲ್ಲೋ?” ಇನ್ನು ಅವನ ಹೆಸರ ತಗ್ಗ್ಯಾದಿಲ್ಲ; ಬಾಪ್ಪಾ ಅವನ ಹೆಸರ ಉಸಾಬರಿಗೆ ಬರೂದಿಲ್ಲ. ಇನ್ನು ಅವರೆಲ್ಲ ಅವನ ನೆಳ್ಳಿಗೆ ಸ್ತೇತ ಅಂಜಿ ನಡೀಲೇ ಬೇಕಾಗತದ. ನೀ ಏನು ಕಾಳಿ ಮಾಡಬ್ಯಾಡೇನಪೂ ದಾದಾನ್ನು ಪಾದಳಿಯವರ ಅಂಗ್ಯೆಯಾಗಿಟ್ಟು ಸಾಕತಾರ. ನೀ ಬಡೋದಾಕ್ಕೆ ಹೋಗಿ ಲಕ್ಷ್ಮಣಾಯಿನ್ನ ಕರಹೊಂಡು ಬರೂದು ಈಗ ಅಗತ್ಯ ಅದ. ಜನರ ಅನುಕೂಲ ಇದ್ದಾಗ ಆ ಬಾಪ್ಪಾಸಾಹೇಬನ್ನ ವಾಡೇ ಬಿಟ್ಟು ಓಡಿಸಿ ಉರ ಉಪದ್ರವ ಕಡಿಮೆ ಮಾಡಬೇಕಾಗೇದ. ಹೌದಲ್ಲೋ, ನೀ ಏನಂತೀ ಇದಕ್ಕಾ?” ಬಾಳಾಚಾರ್ಯರು ಸಾವಕಾಶವಾಗಿ ನುಡಿದರು.

“ಆಗಲ, ನಾಡದು ಸೋಮವಾರ ಹೊಂಡತೀನ ಆಚಾರೆಪ್ಪ. ನೀವು ಅಟು ದಾದಾನ್ನ ಕರೆಸಿ ತಿಳಿಹೇಳಿರಿ. ನನ್ನ ಮಾತೇನು ಅಂವಾ ಕೇಳೂಹಾಗ ಕಾಣುದಿಲ್ಲ. ಮುಳ್ಳಫುಡುಗ, ನಾಕ ಜನರ ಭಲೇ ಅನ್ನಾಣಾ, ಇಲ್ಲದ್ದ ಮಾಡಿಕೊಂಡು ಮತ್ತು ಮೈಮಾಲೆ ಪೇಚು ತಂದುಕೊಂಡಿತು” ಲಕ್ಷ್ಮಣ ರಾಗವೇಳಿದ.

ಅಷ್ಟರಲ್ಲಿ ಕುಲಕರ್ನಿ ಶೇಷಪ್ಪ ಅಲ್ಲಿಗೆ ಬಂದ. ಮೊಚ್ಚಿಗಳನ್ನ ತಲೆಬಾಗಿಲಿಗೆ ಬಿಡುವಾಗಲೇ ಲಕ್ಷ್ಮಣನ ಹೊನೆಯ ವಾಕ್ಯ ಅವನ ಕಿವಿಗೆ ಬಿದ್ದಿತ್ತು.

“ಪೇಚಿನಾಗ ಬೀಳೊ ಕೆಲಸಾ ಮಾಡಿದಮ್ಮಾಲೆ ಅಧ್ಯಾಂಗ ತಪ್ಪತದೋ ಲಕ್ಷ್ಮಣ? ಹೊದಲ್ಲಿರೀ ಆಚಾರ?” ಎನ್ನುತ್ತ ನಶ್ಯವೇರಿಸಿದ.

“ಎಷ್ಟೊತ್ತಾತೋ ಏನೋ, ಉಟಾ ಮಾಡಿಲ್ಲ ಕಾಣತದ ಮನಿಗೆ ಹೋಗು ಇನ್ನ ಲಕ್ಷ್ಮಣ” ಎಂದು ಆಚಾರ್ಯರು ಮುಂಬರುವ ಆಪ್ತಾತೋಚನೆಯಲ್ಲಿ ಲಕ್ಷ್ಮಣನ ಅಗತ್ಯವಿಲ್ಲವೆಂದು ಸೂಚಿಸಿದರು.

ಲಕ್ಷ್ಮಣ ಸನ್ನೆಯನರಿತು ಹೊರಟುಹೋದ. ಶೇಷಪ್ಪ ಆಚಾರ್ಯರಲ್ಲಿ ದೀರ್ಘ ವಿಚಾರ ವಿನಿಮಯ ನಡೆದು, ಹೊನೆಗೆ ಆಚಾರ್ಯರು ಸ್ವಲ್ಪ ಸಿಟ್ಟಿನಿಂದಲೇ ಎಚ್ಚರಿಕೆ ಹೊಡಬೇಕಾಯಿತು.

“ಇಂತೆ ಶೇಷಪ್ಪ, ನೀನು ಪಡದಯ್ಯನ ಬೆನ್ನುಕಟ್ಟಿ ಉರಾಗ ಬಣ ಬೆಳಸಿದರ ಅದರ ರುಖಾ ಉರಿಗೆ ತಾಕಿತು.”

“ನಾ ಬಣ ಬೆಳೆಸಬೇಕೆಂತ ಹೇಳಿದನೇ ಆಚಾರ? ಗೌಡ ಪಡದಯ್ಯನ ಮಯಾದಿ ಕಳದಾನ. ಅಂವಾ, ಗೌಡ ನಾನಾನ ಮರಣದ ಪ್ರಕರಣ ಲಂಜಾ ತಿಂದು ಭವಾಯಿಸಿದ್ದನ್ನ ಬ್ಯಾಲಿಗೇಳಿಬೇಕೂ ಅಂತ ಪ್ರತಿಜ್ಞಾ ಮಾಡಿ ಕೊತಾನ, ಉರಾಗ ನಾಕು ಜನಕ್ಕ ಬೇಕಾದವ, ಅವನ ಮಯಾದಿ ಗೌಡಾ ತಗೀಬಾರದಿತ್ತು”

“ಅಲ್ಲೋ, ಗೌಡ ಬಂದು ಬಾಯಿ ಹಾಕಿದ್ದರಿಂದ ಪಡದಪ್ಪ ಮತದೋಳಗ ಇನ್ನೂ ಜೀವಂತ ಇದ್ದಾನ. ಇದನ್ನಾಕ ನೀ ಅವಗ ತಿಳಿಸಿ ಹೇಳೂದುಲ್ಲ?”

“ಆದರ ಆಚಾರ ಈ ಗೌಡನ ಬಲಾ ಬೆಳೆದರ ನಮ್ಮನ್ನ ಅಂವಾ ಕಸಕ್ಕಿಂತ ಕಡಿಯಾಗಿ ಕಾಣತಾನ, ಪಡದಯ್ಯನ ವಚನ ಕಾಯಂ ಉಳಿಬೇಕಾದರ ಅವನಿಂದ ಗೌಡನ ಘಡೀತಿ ಮಾಡಿಸಬೇಕಾಗತದ. ಮೂಕಿ ಅರ್ಜಿ ಮಾಡಿದ ಅಂದರ ಗೌಡ ಮೆತ್ತಗಾತಾನ. ಗೌಡನ ವರ್ಮಾ ಕಟಿಗೊಂಡ ಪಡದಪ್ಪಗ ನಮ್ಮ ಆಶ್ರಯ ಇಲ್ಲದ ನಡಿಯೂದುಲ್ಲ. ಬಲಾಬಲ ಸಮಾಕಾಯಲಿಕ್ಕೆ ಇದೊಂದು ಹಾದಿ ಆಚಾರ. ಅಂದರ ಉರ ಘಟ್ಟಾಗ ಇರತದ.”

ಈ ಮಾತಿನಲ್ಲಿ ಶೇಷಪ್ಪನ ನೀಚತನವೆಲ್ಲ ವ್ಯಕ್ತವಾಗುವಂತಿತ್ತು. ಶೇಷಪ್ಪನ ನೀಚತನಕ್ಕೆ ಸ್ವಾಧ್ಯಾವೇ ಕಾರಣ. ಗೌಡನಂತೆ, ಅವನಿಗೆ ನೂರು ಕೂರಿಗೆ ಹೊಲದ ಆಧಾರವಿರಲ್ಲಿ. ಗೌಡ ಸ್ವಸ್ಥನದಲ್ಲಿ ನಿಂತು, ಆಸೆಯನ್ನೂ ಎಳೆದುಕೊಳ್ಳಲ್ಲ ಮೊಸಳಿ, ಶೇಷಪ್ಪ ಗೆದ್ದಲಿಯ ಹುತ್ತಿನಲ್ಲಿ ವಾಸಮಾಡುವ ಹಾವು. ಅಂತಹೀ ಬಣ ಕಟ್ಟಕೊಳ್ಳದ ಉಂಟಿಲ್ಲ ಪ್ರಸ್ತು ಬೆಳೆಸುವುದು ಅವನಿಗೆ ಅಸಾಧ್ಯವಾಗಿತ್ತು.

ಶೇಷಪ್ಪ ಹೊರಟುಹೋದ. ಆಗ ರಾತ್ರಿಯ ಹನೆನ್ನೊಂದು ಗಂಜೆಯಾಗಿರಬೇಕು. ಆಚಾರ್ಯರ ಪತ್ತಿ ಅಡಿಗೆಮನೆಯಲ್ಲಿಯೇ ರಾತ್ರಿಯ ಉಪಾಹಾರಕ್ಕೆ ಕಾಯುತ್ತ ಅಲ್ಲಿಯೇ ಅಡ್ಡಾಗಿದ್ದರು. ಇದ್ದ ಒಬ್ಬ ಮಗ ತೀರಿಕೊಂಡ ಮೇಲೆ ಗಂಡ-ಹೆಂಡಿರಿಬ್ಬದೂ ರಾತ್ರಿಯ ಉಂಟವನ್ನೇ ಬಿಟ್ಟುಬಿಟ್ಟಿದ್ದರು. ಆಚಾರ್ಯರು ಪತ್ತಿಯನ್ನೆಬ್ಬಿಸಿ, ಉಪಾಹಾರವನ್ನು ಬೇಡವೆಂದು ಹೇಳಿ, ಮಲಗಲೆಂದು ಮತ್ತೆ ನಡುಮನನೆಗೆ ಬಂದರು.

ಈಗೀಗ ಆಚಾರ್ಯರಿಗೆ ಮೊದಲಿನಂತೆ ನಿದ್ದೆ ಹತ್ತುತ್ತಿರಲ್ಲ. ಇತ್ತೀಚಿನ ಕೆಲಪ್ಪನೆಗಳು ಆಚಾರ್ಯರ ಜೀವಸತ್ಯವನ್ನೇ ಹೀರಿದ್ದವು. ತಮ್ಮ ಹರೆಯದ ಕಾಲಕ್ಕೆ ಅವರು ಉಂಟಿಲ್ಲ ನಡೆಸಿದ ಹುಚ್ಚೆಗ್ಗೆಂಜಿಗೇನೂ ಏಂತಿ ಇರಲಿಲ್ಲ. ಆದರೆ ಮಗ ತೀರಿಕೊಂಡ ಮೇಲೆ ಆಚಾರ್ಯರು ಗಂಭೀರರಾಗಿದ್ದರು. ಮನೆ ಬರಿದಾದ ಮೇಲೆ ಅನಿವಾರ್ಯವಾಗಿ ಲೋಕಕ್ಕೆ ಅಂಟಕೊಂಡಿದ್ದರು. ಮನೆತನದ ವ್ಯಾದಿಕ ಸಂಪೂರ್ಣ ಅವರ ಧಾರ್ಮಿಕತೆಗೆ ಪ್ರಾಟಕೊಟ್ಟಿತು. ಕಳಿಯಿರಲಿ, ಮಳೆಯಿರಲಿ ನಸುಕಿನಲ್ಲಿದ್ದು ಗೋಪಾಲಕೃಷ್ಣನ ಗುಡಿಯಲ್ಲಿಯ ಪುರಾಣವನ್ನೆಂದೂ ಬಿಡುತ್ತಿರಲ್ಲ. ಅದರ ಜೊತೆಗೆ ಲೋಕಹಿತದ ಕಾರ್ಯಗಳೂ ನಡೆದಿದ್ದವು.

ಆಚಾರ್ಯರು ಕೃಷ್ಣಜಿನದ ಮೇಲೆಯೇ ಅಡ್ಡಾದರು. ಆದರೆ ನಿದ್ದೆ ಬರಲಿಲ್ಲ. ಶೇಷಪ್ಪನ ಮಾತಿನಿಂದ ಅವರ ಹೃದಯದಲ್ಲಿ ಕೋಲಾಹಲವೆದ್ದಿತ್ತು. ಆಕಳಿಸಿ ಎದ್ದು ಹುಳಿತರು. ಒಳ್ಳಣಿಯ ಹಣತೆ ನಿಧಾನವಾಗಿ ಉರಿಯುತ್ತಿತ್ತು.

ಶೇಷಪ್ಪ ಬಣ ಕಟ್ಟುವ ಮಾತುಗಳನ್ನಾಡಿ ಹೋಗಿದ್ದ. ಆಚಾರ್ಯರಿಗೆ ಈ ಅನ್ಯೇಕ್ಕೆದ ದಾರುಣ ಅನುಭವ ಬಂದು ಹೋಗಿತ್ತು. ತಮ್ಮ ಮನೆತನವೇ ಅದಕ್ಕೆ ಬಲಿಯಾಗಿರಲಿಲ್ಲವೇ? ತಾವು ಮೂರು ಮಂದಿ ಅಣ್ಣತಮ್ಮಂದಿರು ಕೂಡಿದಾಗ ಮನೆಗಿದ್ದ ಮಾಂಗಲ್ಯ ಈಗ ಇದೆಯೇ? ಮನೆತನ ಯಾವುದೋ ಕ್ಷುದ್ರ ಕಾರಣಕ್ಕಿ ಮುರಿಯಿತು. ತಮ್ಮ ಹಿರಿಯ ಅಣ್ಣನ ಮಗ-ಗೋಪಾಲಚಾರಿ-ಪಡದಯ್ಯನ ಮರದಲ್ಲಿ ಆಶ್ರಯ ಪಡೆದು ಕುಡಿತೆ-ಜೂಜಾಗಳಲ್ಲಿ ತಲ್ಲಿನನಾಗಿದ್ದ. ಮನೆಯಲ್ಲಿ ಮದುಗೆಗಾದ ಹೆಣ್ಣುಮಗಳು ಲಗ್ನವಿಲ್ಲದೆ ಮೂಲೆಗುಂಪಾಗಿದ್ದಳು. ಇದ್ದದರಲ್ಲಿ

ನಾರಾಯಣನೇ ಒಳ್ಳೆಯವ. ಅಪ್ಪನ ಹೆಸರು ಕೆಡದಂತೆ ಬಾಳುವೆ ಮಾಡುತ್ತಿದ್ದ. ಅದೂ ಯಾತರ ಬಾಳ್ಳಿ? ಭೂಮಿ ಮಾರಿಕೊಂಡು ಹಿಡಿ ಅನ್ನಕ್ಕೆ ಗಡಿಯಿಲ್ಲದೆ, ದೇಶಾವರಿಯ ಮೊರೆಹೊಕ್ಕಿದ್ದಾನೆ. ಅದೇ ಕೂಡಿ ಇದ್ದರೆ, ಗೋಪಾಲ ಒಕ್ಕಲತನ ಮಾಡಬಹುದಿತ್ತು. ನಾರಾಯಣ ನೌಕರಿ ಹಿಡಿಯಬಹುದಿತ್ತು. ಹುಡುಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಬಹುದಿತ್ತು. ಪಾಲು ಮಾಡಿಕೊಂಡರೂ ಶ್ರೀಮಿಯಿಂದ ನಡೆದುಕೊಳ್ಳಬಹುದಿತ್ತಲ್ಲ. ಗೋಪಾಲಾಚಾರಿ ತಳವಾರ ರಂಗಿಯ ನಾದಕ್ಕೆ ಬಿದ್ದ. ಪಡದಯ್ಯನ ಸ್ನೇಹದಲ್ಲಿ ಪಾಲುಗಾರನಾದ. ಅವನನ್ನು ಕೂಡಿಕೊಂಡು ತಮ್ಮನ್ನೇ ಬಗ್ಗುಬಡಿಯಲು ಹವಣಿಸಿದ. ಸೀಮೆಯ ನ್ಯಾಯವೇನು? ಆಳನ್ನು ಹೊಡೆಯುವದೇನು?

ನಾರಾಯಣನೂ ಹಾಗೆಯೇ! ಪಾಲಿನಲ್ಲಿ ಬಂಗಾರ ಕಡಿಮೆ ಕೊಟ್ಟರೆಂದು ಕೋಟಿಗೆ ಹೊಗಿ ಇದ್ದು ಬಿಡ್ಡದನ್ನೆಲ್ಲ ಕಳೆದುಹೊಂಡಿದ್ದು. ಇದಲ್ಲವಿದ್ದರೆ ಈ ದೇಶಾವರಿ ಮಾಡುವ ಪ್ರಸಂಗ ಎಲ್ಲಿ ಬರುತ್ತಿತ್ತು? ತಮ್ಮ ಮನೆತನ ಅವನತಿಗಿಳಿಯಲು ಅಪ್ರತ್ಯಕ್ಷವಾಗಿ ಪಡದಯ್ಯ ಕಾರಣವಾಗಿದ್ದ, ಅವನಿಗೇನು? ನಾಕು ಜನರು ತನ್ನ ಮಾತು ಕೇಳಬೇಕೆಂಬ ಹಂಬಲ, ಅದಕ್ಕಾಗಿ ಕುಡುಕರ ತಂಡ ಬೆಳಿಸಿ, ಬಣ ಕಟ್ಟಿ ಪುಂಡಾಟಿಕೆ ನಡೆಸಿದ್ದಾನೆ. ಶೇಷಪ್ಪನೂ ಅವನ ಬೆನ್ನಿಗೇ ಬಿದ್ದಿದ್ದಾನೆ. ಶೇಷಪ್ಪ ಮದುವೆ ಮಾಡಿ ಹೋಳಿಗೆ ತಿನ್ನುವವನಲ್ಲ; ಬಣವೆ ಸುಷ್ಪು ಅರಳು ತಿನ್ನುವ ಸ್ವಭಾವದವ. ಉರಲ್ಲಿ ಬಡಿದಾಟಗಳಾಗುತ್ತಿರಬೇಕು; ಜನ ಕೋಟ್ಟ ಕಳ್ಳೇರಿ ಅಡ್ಡಾಡಬೇಕು, ಅಂದರೆ ನಾಲ್ಕು ದುಡ್ಡ ತನಗೆ ದಕ್ಕಿತೆಂದು ಅವನ ಹಂಚಿಕೆ. ಅದರಲ್ಲಿ ಶೇಷಪ್ಪ ಪಡದಯ್ಯ ಇವರ ಸ್ನೇಹ ಉರಿಗೇ ವಿನಾಶಕರವಾದದ್ದು. ಇವರಿಬ್ಬರೂ ಕೂಡಿ ಆದಷ್ಟು ಬೆಂಕಿ ಆರಗೊಡದಂತೆ ನೋಡಿಕೊಳ್ಳುವವರು. ಪಡದಯ್ಯ, ಗೌಡ ಹಾಗೂ ಬಾಪೂಸಾಹೇಬರು ಒಂದಾಗುತ್ತಾರೆ. ನಾನಾನ ಕೊಲೆಯೇ ಆಗಿಲ್ಲವೆನ್ನುಪುಡಕ್ಕೆ ಸಾಕ್ಷಿ. ಪುರಾವೆ ಹುಟ್ಟಿಸಬೇಕು. ಸಾಕ್ಷಿ ಹೇಳಿದರ ಮನೆ ಲಾಟಿಯಾದೀತು ಎಂದು ಪಡದಪ್ಪ ಹೆದರಿಸಿರಬಹುದು. ಬಾಪೂ ಸಾಹೇಬನಿಗೆ ಹುಲಿಬ್ಬಾಟಿ ಹಳಬರ ತಂಡವಿದೆ; ಗೌಡರಿಗೆ ಗರಡಿಯಾಳಿಗಳ ಬೆಂಬಲವಿದೆ. ಪಡದಯ್ಯನ ಪರಿವಾರವೂ ಸಣ್ಣದಲ್ಲ, ಕಿಡಿ ಬೆಂಕಿಯಾಗಲು ಏನು ತಡ?

ಗೌಡ ಹಾಗೂ ಬಾಪೂಸಾಹೇಬ ಒಂದಾದರೆ, ಬಾಪೂಸಾಹೇಬನನ್ನು ಉರು ಬಿಟ್ಟು ಓಡಿಸುವ ತಮ್ಮ ಯೋಜನೆ ಹೇಗೆ ಸಫಲವಾಗಬೇಕು? ಗೌಡನನ್ನು ಪೂರ್ಣ ನಂಬುವದೂ ಅಸಾಧ್ಯ, ಹಿಂದಕ್ಕೆ ಗುರುಪಾದಸ್ಥಾಮಿಗಳ ಮನಸ್ಸಿಗೆ

ವಿರುದ್ಧವಾಗಿ, ಅಜರಾಣಿಯ ಈ ಪಡದಯ್ಯನನ್ನು ತಂದು ಮರಿಮಾಡಿದವನೂ ಗೌಡನೇ! ಲಕ್ಷ್ಮೀಭಾಯಿಯನ್ನು ವಾಚೆಬಿಟ್ಟು ಓಡಿಸಿದವನೂ ಅವನೇ! ಆದರೆ ಈಗ ಅವನ ವಿಚಾರಗಳೇ ಬದಲಾಗಿವೆ. ಲಕ್ಷ್ಮೀಭಾಯಿಯನ್ನು ಕರಿಸಿಕೊಳ್ಳಬೇಕೆನ್ನುತ್ತಾನೆ. ಪಡದಯ್ಯನನ್ನೂ ಮರ ಬಿಟ್ಟು ಓಡಿಸಬೇಕೆನ್ನುತ್ತಾನೆ. ಶೇಷಪ್ರವಂತಿಯೇ ಗೌಡನೂ ಸರಕಾರಿ ಅಧಿಕಾರಿ. ಇಬ್ಬರೂ ಉರಲ್ಲಿ ಬಣ ಹುಟ್ಟಿಸುವ ಹವಣಿಕೆಯಲ್ಲಿದ್ದಾರೆ. ಇದ್ದದರಲ್ಲಿ ಗೌಡ ತನ್ನ ಬಣಕ್ಕೆ ತಾನೇ ಧುರೀಣಾಗಿ ಹೊಣೆ ಹೊತ್ತು ನಿಲ್ಲಬಹುದು. ಆದರೆ ಶೇಷಪ್ಪ ಎರಡು ಬಣಗಳ ವೇಷ ಧರಿಸಬಲ್ಲ ತಂತ್ರಗಾರ. ಕುಲಕೌಶಿಂಗವ್ಯತ್ರಿ ಅವರಿಗೆ ಈ ಕಾಮರೂಪವನ್ನು ಸಹಜವಾಗಿಯೇ ಕಲಿಸಿದೆ. ಕಾಯದೇಜಾಣವೇ ಅವನ ಸಂಪತ್ತು; ಅದರ ಬಲದಿಂದ ಪಾದಳಿಯನ್ನೇ ಕುಣಿಸುವ ಶಕ್ತಿ ಅವನಲ್ಲಿದೆ. ಇವರಿಬ್ಬರಲ್ಲಿ ಯಾರು ಮೇಲು ಯಾರು ಕೀಳು?

ಬಾಳಾಚಾರ್ಯರ ಮನಸ್ಸು ತಮ್ಮ ಮನೆತನದ ಇತಿಹಾಸದಿಂದ, ಪಾದಳಿಯ ಜೀವನ ಕ್ರಮದೆಡೆಗೆ ತಿರುಗಿತ್ತು. ಯಾವ ದ್ಯುವ ಆ ಅನ್ಯಕ್ಕೆದ ಮೂಲಕ ತನ್ನ ಸೂತ್ರಗಳನ್ನಾಡಿಸುತ್ತಿದೆಯೋ ಬಲ್ಲವರಾದು? ಅರವತ್ತು ವರ್ಷಗಳ ಜೀವನಾನುಭವ, ಪರಂಪರಾಗತವಾದ ವಿದ್ಯೆ, ಜನ್ಮಜಾತವಾದ ಬುದ್ಧಿಶಕ್ತಿ ಒಂದೂ ಈ ಸಮಸ್ಯೆಯನ್ನು ಬಿಡಿಸಲು ಸಹಾಯ ಮಾಡಲಾರವೆಂದಿನಿಸಿತು. ಇಡೀ ಉರಲ್ಲಿ ಅವರ ಮಾತಿಗೆ ಬೆಲೆಯಿತ್ತು. ಅವರ ಧಾರ್ಮಿಕತೆಯ ಬಗ್ಗೆ ಶ್ರದ್ಧೆ ಇತ್ತು; ಅವರ ಕರ್ತೃತ್ವಶಕ್ತಿಯ ಬಗ್ಗೆ ಆದರವಿತ್ತು. ಆದರೆ ಅದರಿಂದ ಉಪಯೋಗವಾದದ್ದೇನು? ಜನ ತಮ್ಮ ಕಡೆಗೆ ಸಲಹೆ ಕೇಳಲು ಬರುತ್ತಾರೆಂದು ಒಳಗಿಂದೊಳಗೆ ಆಚಾರ್ಯರಿಗೆ ಹೆಮ್ಮೆಯಿತ್ತು. ಅದು ಈಗ ಕರಗಿ ನೀರಾಯಿತು. ಜನ ತಮ್ಮ ಮಾತು ಕೇಳುತ್ತಾರೆ, ಯಾವುದರ ಸಲುವಾಗಿ? ಎಮ್ಮೆ ಕಳೆದುಹೋದರೆ, ಭವಿಷ್ಯ ಕೇಳಲು ಬರುತ್ತಾರೆ. ಬಿತ್ತಿಗೆಗಾಗಿ ಮುಹಾರ್ಥ ಕೇಳಲು ಬರುತ್ತಾರೆ. ಆದರೆ ಬಾಳುವೆಯ ತೊಡಕನ್ನು ಬಗೆಹರಿಸಿಕೊಳ್ಳಲು ಯಾರೂ ಬರುವುದಿಲ್ಲ. ಅವರಿಗೆ ಏನೆನ್ನಬೇಕು? ಮನೆಯಲ್ಲಿ ಹುಟ್ಟಿದ ಮಕ್ಕಳು-ಗೋಪಾಲ, ನಾರಾಯಣ-ಇವರೇ ತಮ್ಮ ಮಾತು ಕೇಳದೆ ಅವೇಕಿಗಳಾಗಲಿಲ್ಲವೇ? ಗೌಡ, ಶೇಷಪ್ಪ, ಬಾಪೂಸಾಹೇಬ ಇವರೂ ಬರುತ್ತಾರೆ; ಆದರೆ ಸ್ವಾಧ್ಯ ಸಾಧಿಸಿಕೊಂಡು ಉರ ಸ್ವಾಧ್ಯವನ್ನು ಕಲಕಲಿಕ್ಕೆ ಬಾಳಾಚಾರ್ಯರಿಗೆ ಸಂಕಬವಾಯಿತು. ಯಾವ ವ್ಯಕ್ತಿಯ ಮಾತನ್ನು ಕೇಳಿ ಬದುಕು ನಡೆಯುವುದಿಲ್ಲ ಎಂಬ ಮಾತು ಅವರಿಗೆ ಮನದಕ್ಷಾಯಿತು.

ಬಾಳಾಚಾರ್ಯರ ಮನಸ್ಸು ಪಾದಳಿಯ ಜೀವನಕ್ರಮವನ್ನು ಮತ್ತೊಮ್ಮೆ

ಪುನರ್ರಚಿಸಿ ನೋಡಿಕೊಂಡಿತು. ಅರವತ್ತು ವರ್ಷ ಅದೇ ಉರಲ್ಲಿಯೇ ಬಾಳು ಕಳೆದ ಅವರಿಗೆ ಆ ಉರಿನ ಹಾದಿ-ಬೀದಿಗಳು, ಮನೆ ಮರಗಳು, ಜನರ ಮುಖಿಗಳು ತಮ್ಮ ಪುರಾಣದ ಓಲೆಯ ಗರಿಗಳಷ್ಟು ಪರಿಚಿತವಾಗಿದ್ದವು. ಆ ಉರಿನಂತಹೆಯೇ ಅಲ್ಲಿಯ ಜೀವನವೂ ಅಷ್ಟೇ ಪರಿಚಿತವಾಗಿತ್ತು. ಅಂದಮೇಲೆ ಮೊದಲಿದ್ದ ಸುಖಸಮಾಧಾನಗಳು ಈಗ ಎಲ್ಲಿ ಹಾರಿಹೋದವು? ಬಾಳಾಚಾರ್ಯರ ಮನಸ್ಸು ಪ್ರಶ್ನೆ ಹಾಕಿತು-ಈ ಜನ್ಮಕ್ಕೆ ಆಗಿರುವುದಾದರೂ ಏನು? ನಾನಾನ ಮರಣವಾಗಿ ಮೂರು ತಿಂಗಳಾದರೂ ಅದರ ಪರಿಣಾಮವಾಗಿ ಉಂಟಾದ ದ್ವೇಷಾಸೂಯಿಗಳು, ತೆರೆಗಳಂತೆ ಇನ್ನೂ ಅಪ್ಪಳಿಸುತ್ತಲೇ ಇವೆ. ಇದಕ್ಕೆಲ್ಲ ಏನು ಕಾರಣ? ಅಥವಾ ಈ ಅಕಾಂಡತಾಂಡವದ ಅವೃವಣಿಯಲ್ಲಿಯೇ ಮೊಸ ಬಾಳಿನ ವ್ಯವಸ್ಥೆ ರೂಪಗೊಳ್ಳಲಿದೆಯೇ? ಇರಬೇಕು. ಜನರು ಮೊದಲಿನಂತೆ ತಮ್ಮ ನೆಲವನ್ನು ಪ್ರೀತಿಸುವುದಿಲ್ಲ. ಈ ಗೌಡರು ಪಾದಳ್ಯಾಯ ಪ್ರತಿಯೊಂದು ಕೇರಿಯನ್ನು ಅಭಿಮಾನದಿಂದ ನೋಡಿಕೊಳ್ಳುವ ಗೌಡರು-ಈಗ ಬಣ ಕಟ್ಟಲು ಮೊರಟ್ಟಿದ್ದಾರೆ. ವಾಡೆಯ ವೈಭವ ಈಗ ಬರಿಯ ಕನಸಾಗಿದೆ. ಉರ ಅಭಿಮಾನವಾಗಿದ್ದ ಮರ, ಸುದುರಿಗೆ ಆಶ್ರಯವಿತ್ತು, ಈಗ ಜೀಣವಾಗಿದೆ. ಬಹುಶಃ ಜನರಿಗೆ ತಮ್ಮ ಉರ ಮೇಲಿನ ಅಭಿಮಾನವೇ ಇಲ್ಲದಾಗಿರಬೇಕು. ತಮ್ಮ ಮನೆತನದ ಸ್ಥಿತಿಗತಿಯೇ ಉರಿನದಾಗಿರಬೇಕು. ತಲೆದಿಂಬಿನಂತೆ ಆಶ್ರಯಸ್ಥಾನವಾಗಿದ್ದ ಮೊಲಗಳ್ನೇ ಮಾರಿ ಬಟ್ಟಿ ಬಯಲಿನಲ್ಲಿ ನಿಂತ ತಮ್ಮ ಮಕ್ಕಳ ಚಿತ್ರ ಆಚಾರ್ಯರ ಕಣ್ಣೆದುರು ಕಟ್ಟಿತು.

ಯಾವ ಪಾಪದ ಫಲ ಇದೆಲ್ಲ? ಈ ಪಾಪದ ಉಗಮವಾದರೂ ಎಲ್ಲಿದೆ? ಅಥವಾ ಜೀವನವನ್ನು ರೂಪಿಸುವ ಮೊಣೆಯೇ ನಮ್ಮದಲ್ಲವೇನೋ! ಹಾಗಿದ್ದರೆ ಅದನ್ನು ರೂಪಿಸುವ ಶಕ್ತಿ ಯಾವುದು? ಬಾಳಾಚಾರ್ಯರ ಮನಸ್ಸು ಉದ್ದ್ರಿಗಾಮಿಯಾಗಿ ಎಲ್ಲವನ್ನೂ ನೋಡಹತ್ತಿತ್ತು. ಪಾದಳ್ಯಾಯ ನೆಲದ ಸತ್ಯ ತೀರಿಹೋಗಿರಬೇಕು. ಸಾಗುಮಾಡದ ಮೊಲದಲ್ಲಿ ಗಿಡಗಂಟಿ ಬೆಳೆದರೆ ತಪ್ಪೇನು? ಪಾದಳ್ಯಾಯ ನೆಲ ನಿತ್ಯಾಳವಾಗಿದೆಯೇನೋ! ಇಲ್ಲದಿದ್ದರೆ ಈ ರೀತಿಯ ವಿಕೃತಿಯೇ? ಅಥವಾ ಜೀವನದಲ್ಲಿ ಪಾಪ ಅಪರಿಹಾರ್ಯವೇ? ಭಗವಂತ ಇಂಥ ವೇಳೆಯಲ್ಲಿಯೇ ಅವಶಾರ ಮಾಡುತ್ತಾನೆ ಎಂದಿಲ್ಲವೇ? ಎಲ್ಲಿ? ಎಲ್ಲಿ? ಪ್ರಶ್ನೆ ಭೂತವಾಗಿ ಕಾಡಿತು.

ಬಾಳಾಚಾರ್ಯರಿಗೆ ಇನ್ನೂ ಒಂದು ವಿಚಾರ ಬಂತು. ತಾನೋ ಹೇಳಿಕೇಳಿ ವ್ಯದಿಕ ಬ್ರಾಹ್ಮಣ; ಪುರಾಣದಲ್ಲಿ ಸಿಗುವ ಹಿಡಿಯಕ್ಕಿಯೇ ತನ್ನ ಸಾರಸರ್ವಸ್ವ ಅಂದಮೇಲೆ ಇದನ್ನೆಲ್ಲ ಯಾಕೆ ಹಚ್ಚಿಕೊಳ್ಳಬೇಕು? ಮಗ ಇದ್ದರೆ ಮೋಹಮಿರುತ್ತಿತ್ತು.

ಅವನೂ ಸತ್ತು ಎಂದೋ ತನಗೆ ವೈರಾಗ್ಯದ ಮಾರ್ಗವನ್ನು ತೋರಿಸಿಬಿಟ್ಟಿದ್ದನೆ. ಈ ಲೌಕಿಕಕ್ಕೂ ತನಗೂ ಏನು ಸಂಬಂಧ?

ಆದರೆ ಮಾಡಿದ ಕರ್ಮ ಬೆನ್ನು ಹತ್ತಿತ್ತು, ಹೆಚ್ಚೆ ಮೂಡಿ ಮೂಡಿ ಹಾದಿ ಹುಟ್ಟಿವಂತೆ, ಕರ್ಮ ಮಾಡಿ ಮಾಡಿ ನಮ್ಮ ಜೀವನವನ್ನು ನಾವು ರೂಪಿಸುತ್ತೇವೆ. ಒಮ್ಮೆಲೇ ಅದನ್ನು ತನ್ನದಲ್ಲವೆನ್ನುವುದು ಹೇಗೆ ಸಾಧ್ಯ? ಗೋಪಾಲಕೃಷ್ಣನ ಗುಡಿಯಲ್ಲಿ ಪುರಾಣ ಹೇಳಿ ಹೇಳಿ ತಾವು ಪುರಾಣಿಕರಾಗಿಲ್ಲವೇ? ನಾಳೆ ಅದನ್ನು ತಾವು ನಿಲ್ಲಿಸಿಬಿಟ್ಟರೂ ತಾವು ಪುರಾಣಿಕರಿನ್ನುವುದನ್ನು ಹೇಗೆ ಅಲ್ಲಿಗಳೆಯಬೇಕು? ಅದರಂತೆಯೇ ಹಿಂದಿನ ತಮ್ಮು ಎಲ್ಲ ಲೌಕಿಕ ವ್ಯವಹಾರಗಳ ಬಂಧನ ತಮಗಿಲ್ಲವೆಂದು ಹೇಗೆ ಹೇಳಬೇಕು? ಪಾದಭೂತ ಬಂಧನ ತಮಗಿಲ್ಲವೆಂದು ಹೇಗೆ ಹೇಳಬೇಕು? ಆಸಕ್ತಿ ಎಂದರೆ ಖೂಣ; ಖೂಣವೆಂದರೆ ಕರ್ತವ್ಯ. ಆ ಕರ್ತವ್ಯವನ್ನು ಮೀರುವದು ಅನ್ವೀತಿ. ಆಸಕ್ತಿಯಿಂದ ಮಾಡಿದ ಕರ್ಮ, ಮಾಡಿಕೊಂಡ ಹೆಂಡತಿಯಂತೆ, ಹೊಟ್ಟೆಯಲ್ಲಿ ಹುಟ್ಟಿದ ಮತ್ತುಳಂತೆ. ಬಿಟ್ಟು ಕಾಡಿಗೋಡಿದರೂ ಬಿಡಲಾರದ ಸಂಬಂಧ ಅದು. ಅದರ ಖೂಣ ತೀರಲೇಬೇಕು. ಹೌದು, ಪಾದಭೂತ ಖೂಣವನ್ನು ತೀರಿಸಲೇಬೇಕು. ತಮ್ಮ ಶೇಷಾಯಂತ್ಯವನ್ನೆಲ್ಲ ಅದರಲ್ಲಿಯೇ ಕಳೆಯಬೇಕು. ಪೂರ್ವಜೀವನದ ನೂರಾರು ಆಸಕ್ತಿಗಳಿಗೆ, ಹವ್ಯಾಸಗಳಿಗೆ ತೆರಬೇಕಾದ ದಂಡ ಇದು. ಅಲ್ಲಿಯವರೆಗೆ ಬಿಡುಗಡೆಯಂಬುದಿಲ್ಲ. ಅಪ್ಪೆ ಮಾಡಿದ ಮೇಲೆ ಕರೆಬಂದಾಗ ಸಿದ್ಧವಾಗಿರಬೇಕು. ಈ ದೇಹ ಪಾದಭೂತ ನೆಲದಲ್ಲಿ; ಒಂದು ಭಾಗವಾಗಿ, ಅದರ ಬೂದಿ ಕೃಷ್ಣೇಯ ನೀರಿನಲ್ಲಿ ತೇಲಿಹೋಗಬೇಕು. ನೀರಿನ ಖೂಣವೂ ಇದೆಯಲ್ಲ! ಅಮೇಲೆ ಪುನರ್ಜನಸ್ವಿದ್ವರೆ ಹಿಂದಿನ ತೀವ್ರ ಆಸಕ್ತಿ ಉಳಿದಿದ್ದರೆ, ಗೋಪಾಲಕೃಷ್ಣನ ಗುಡಿಯ ವೃಂದಾನವದಲ್ಲಿ ತುಳಸಿಯ ಸಸಿಯಾಗಿ ಹುಟ್ಟಬೇಕು.

ಆಚಾರ್ಯರ ಮನಸ್ಸು ಒಂದು ಸ್ಥಿರತ್ವಕ್ಕೆ ಬಂದಿತು. ಆಗಲೇ ಬೆಳಗಿನ ನಾಲ್ಕು ಗಂಟೆಯಾಗಿತ್ತು. ಇನ್ನೂಂದು ತಾಸು ಕಳೆದರೆ ಅದು ಆಚಾರ್ಯರ ದಿನ ನಿತ್ಯದ ಏಳುವ ಹೊತ್ತು ಆದ್ವರಿಂದ ಇನ್ನು ಮಲಗುವದರಲ್ಲಿ ಅರ್ಥ ವಿಲ್ಲವೆಂದೆನಿಸಿತು. ಹಣತೆಯ ದೀಪವನ್ನು ದೊಡ್ಡದು ಮಾಡಿದರು. ಬೆಳಕು ಹೆಚ್ಚಾಯಿತು. ನಾಗೋಂದಿಗೆಯ ಮೇಲಿಂದ ಪುರಾಣದ ಹೊತ್ತಿಗೆಯನ್ನು ತಂದು ಬಿಂಬಿಸಿದರು. ಅದು ಅವರಿಗೆ ಅತ್ಯಂತ ಪ್ರಿಯವಾದ ಭಾಗವತ ಪುರಾಣಗ್ರಂಥ. ಇಲ್ಲಿಯವರೆಗೆ ಕೇವಲ ಪುರಾಣ ಹೇಳುವುದಕ್ಕೆ ಮಾತ್ರ ಅದನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಈಗ ಅದರಲ್ಲಿ ಬಾಳಾಚಾರ್ಯರಿಗೆ ಜೀವನದ ಅರ್ಥ ಕಾಣಹತ್ತಿತು.

ಒಂದು ತಾಸು ಹೀಗೆಯೇ ಓದು ನಡೆದಿರಬೇಕು. ಆಚಾರ್ಯರಿಗೆ ಅದರ

ಪರಿವೆ ಇರಲಿಲ್ಲ. ಆದರೆ ಒಮ್ಮೆಲೇ ಅವರ ಕಿವಿಗೆ, ಬೆಳಗಿನ ಶಾಂತಿಯ ಕ್ಷೇತ್ರದಿಂದುಕೊಂಡೇ,

‘ಏಳು ನಾರಾಯಣ, ಏಳು ಲಾಕ್ಷ್ಮೀರಮಣ!

ಎಷು ಶ್ರೀಗಿರಿವಾಸ ಶ್ರೀವೆಂಕಟೇಶಾ! ಏಳಯ್ಯ ಬೆಳಗಾಯಿತು!’

ಎಂಬ ಹಾಡು ಕೇಳಿ ಬಂತು. ಸಹಧರ್ಮಿಣಿಯ ದಿನನಿತ್ಯದ ಕಾರ್ಯಕ್ರಮ ಅದು. ಉದಯರಾಗ ಅವರಿಗೆ ಜಗತ್ತಿನ ಅರಿವನ್ನು ತಂದುಕೊಟ್ಟಿತು. ಆಚಾರ್ಯರು ಗ್ರಂಥವನ್ನು ಕಟ್ಟಿ, ಮತ್ತೆ ಅದರ ಸ್ಥಾನದಲ್ಲಿಟ್ಟಿರು. ಎರಡೂ ಅಂಗ್ಯೆಗಳನ್ನು ಭಾಜಿ, ‘ಕರಾಗ್ರೇ ವಸತೇ ಲಾಕ್ಷ್ಮೀ ಕರಮದ್ಯೇ ಸರಸ್ವತೀ’ ಎಂಬ ಮಂತ್ರವನ್ನು ಪ್ರಾಟ-ಪ್ರಾಟಿಸಿದರು. ಎದ್ದೂ ತಲೆ ಬಾಗಿಲು ತೆರೆದು ಹೊರಗೆ ಬಂದು ನೋಡಿದರು. ಇನ್ನೂ ಪ್ರಾಣವಾಗಿ ಬೆಳಗಾಗಿರಲಿಲ್ಲ. ನದಿಯ ದಿಕ್ಕಿನಿಂದ ತಂಪಾದ ಗಾಳಿ ಬೀಳಿಬಂತು. ಆಚಾರ್ಯರು ಆಕಾಶದತ್ತ ಕಣ್ಣು ಹರಿಸಿದರು. ಬೇಳ್ಳಿ ಮೂಡಿತ್ತು. ತಲೆಬಾಗಿಲಿನ ನೇರಕ್ಕೆ ಇರುವ ದಾರಿಯಗುಂಟ, ಉತ್ತರದ ಮುಗಿಲ ಕಡೆಗೆ ನೋಡಿದರು. ಸಪ್ತಫೀರ್ಮಂಡಲ ಕ್ಷಿತಿಜದಂಚನ್ನು ಮುಟ್ಟುವಂತೆ ಬಾಗಿತ್ತು. ಸ್ವಲ್ಪ ಹೊತ್ತು ಅದನ್ನೇ ನೋಡುತ್ತ, ಆಚಾರ್ಯರು ಆಕಳಿಗೆ ಮೇವು ಹಾಕಲು ಒಳಗೆ ಬಂದರು.

ಇನ್ನೂ ಬಂದು ಶಾಸು ಹೊತ್ತು ಸರಿಯಿತು. ನಸುಕಿನ ಮಬ್ಬು ಬೆಳಕು ಎಲ್ಲಿಡೆಗೂ ಹರಡಿತ್ತು. ಆಚಾರ್ಯರ ಸಹಧರ್ಮಿಣಿ, ಗಜೇಂದ್ರಮೋಕ್ಷದ ಪದ್ಯಗಳನ್ನು ಗುಣಗುಣಿಸುತ್ತ, ಹೊಸ್ತಿಲಕ್ಷ್ಯ ರಂಗೋಲಿ ಹಾಕುತ್ತಿದ್ದರು. ಅಷ್ಟರಲ್ಲಿಯೇ, ಶರ್ಕರಪ್ಪಾಡರು, “ಆಚಾರೆಪ್ಪ, ಆಚಾರಪ್ಪ” ಎಂದು ಕಾಗುತ್ತ ಧಾವಿಸಿ ಬಂದರು.

ಇಪ್ಪು ದೊಡ್ಡ ನಸುಕಿನಲ್ಲಿಯೇ ಗೌಡರು ಮನಸೆಗೆ ಬರುವದು ಆಚಾರ್ಯರಿಗೆ ಅನಿರೀಕ್ಷಿತವಾಗಿತ್ತು. ಗೌಡರನ್ನು ಕರೆದು ಕಟ್ಟಿಯಮೇಲೆ ಹಾಸಿ ಕುಳಿರಿಸಿದರು.

ಗೌಡರಿಗೆ ಅಂದು ಇಡೀ ರಾತ್ರಿ ನಿದ್ದೆ ಹತ್ತಿರಲಿಲ್ಲ. ದಾನವ್ವ ಅಂದು ಅವರಿಗೆ ಹೇಳಿದ್ದ ಬಂದು ಮಾತು ಮನವನ್ನು ಕೊಳಿದ್ದೇ ಕಾರಣವಾಗಿತ್ತು. ಅವಳು ಹೇಳಿದ್ದ ಅವರಿಗೇನೂ ಅಸಂಭವನೀಯವಾಗಿ ತೋರಿರಲಿಲ್ಲ. ಗೌಡರ ಮೊದಲ ಹೆಂಡತಿ ಪಡದಯ್ಯನ ಜನ್ಮಸ್ಥಳವಾದ ಅಜರಾಣಿಯವಳೇ. ಮೂವತ್ತು ವರ್ಷದ ಹಿಂದೆ ಈ ಲಗ್ನವಾಗಿತ್ತು. ಆದರೆ ಅತ್ಯೇಯ ಮನಸೆಗೆ ಬರುವ ಮೊದಲೇ ಅವಳು ಬಸಿರಾದ ಸುದ್ದಿ ಬಂದಿತ್ತು. ಗೌಡರ ತಂದೆ ಇಂಥ ನೀತಿಬ್ರಹ್ಮ ಮದುಗಿಯನ್ನು ಸೋಸೆಯಿಂದು ತಂದುಕೊಳ್ಳಲು ಒಟ್ಟಿರಲಿಲ್ಲ. ಅಂತೇ ಮಗನಿಂದ ಅಳಳಿಗೆ ‘ಸೋಡಚೆಟಿ’ ಕೊಡಿಸಿದ್ದರು. ಆಮೇಲೆ ಅವಳು ತನ್ನನ್ನು ಕೂಡಿದವನನ್ನೇ

ಲುಡಿಕೆಯಾಗಿದ್ದಳು. ಲುಡಿಕೆಯಾದವನ ಹೆಸರೂ ಶಂಕರಪ್ಪನೇಂದೇ ಇತ್ತು. ಆದ್ದರಿಂದ ಅವರಿಬ್ಬರಿಗೆ ಹುಟ್ಟಿದ ಮಗನು ಪಾದಳ್ಯಾಯಿ ಗೌಡನಾಗಿ ಬರುವಂತೆ, ಪಡದಯ್ಯನವರ ಹೊಂಚುಹಾಕಿದರು. ಸೋಜಚೆಂಟಿ ಕೊಟ್ಟ ತಾರೀಖಿನಿಂದ ಒಂದರು ತಿಂಗಳಲ್ಲಿ ಹುಟ್ಟಿದ ಮಗು ತನ್ನದಲ್ಲಿದ್ದರೂ, ಕೋಟೆನಲ್ಲಿ ವ್ಯಾಷ್ಟ ಹೂಡಿದರೆ ನಿಂಬಾಯ ಹೇಗೆ ಆಗುವುದೋ, ಹೇಳಿವುದು ಕರಿಣ. ಪಡದಯ್ಯ ಕೋಟ್ಟು-ಕಚೇರಿ, ವಕೀಲರ ಗೆಳೆತನ ಬೆಳೆಸಿದವ. ವಕೀಲರ ಸಲಹೆ ಕೂಡ ಅವನಿಗೆ ಅನುಕೂಲವಾಗಿಯೇ ಇತ್ತೆಂದು ದಾನವ್ವ ಹೇಳಿದ್ದಳು. ಅಂತಲೇ ಆತುರವಾಗಿ ಬಾಳಾಚಾರ್ಯರ ಸಲಹೆ ಪಡೆಯಲು ಗೌಡರು ಧಾವಿಸಿ ಬಂದಿದ್ದರು.

“ಈ ಪಡದಯ್ಯನ್ನ ಮಟ್ಟಾ ಬಿಟ್ಟು ಹೊರಗ ಹಾಕಿ, ಇನ್ನೊಂದು ಮರಿ ತಂದು ಕುಂಡರಿಸಿದರ ಪಡದಯ್ಯ ನಮ್ಮ ಮನೆತನಾನ ಮುಂಜಾಸ್ತಾನಂತ, ದಾನವ್ವ ಹೇಳಿದ್ದ್ಲೇ. ಆದಕ ಓಡೋಡಿಹೊಂತ ಬಂದೆ” ಎಂದರು ಗೌಡರು.

ಆಚಾರ್ಯರಿಗೆ ಗೌಡರ ಪ್ರಥಮ ವಿವಾಹದ ಸುದ್ದಿ ಗೊತ್ತಿರಲ್ಲಿಲ್ಲವೆಂದಲ್ಲ. ಆದರೆ ಮೂವತ್ತು ವರ್ಷಗಳ ಹಿಂದೆಯೇ ಪರಲು ಹರಿದುಕೊಂಡು, ಬೇರೊಬ್ಬನನ್ನು ಲಗ್ನವಾಗಿ ಹತ್ತೆಂಟು ಮಕ್ಕಳನ್ನು ಹಡೆದವರು, ತನ್ನ ಜೊಚ್ಚಲ ಮಗನನ್ನು ಈ ಮನೆತನದ ಉತ್ತರಾಧಿಕಾರಿಯನ್ನಾಗಿ ಮಾಡುವದು ನೀತಿಕೆಟ್ಟ ಮಾತು ಎಂದು ಅವರ ಅಭಿಪ್ರಾಯ.

“ವಾರಸಾ ಕೇಳೋವರು, ಆ ಹೆಂಗಸೂ ಅಲ್ಲ, ಆ ಹತ್ತೆಂಟು ಮಕ್ಕಳೂ ಅಲ್ಲಲ್ಲಿರಿ, ಆಕಿ ಜೊಚ್ಚಲ ಮಗನ. ಅಂವಾ ಸೋಜಚೆಂಟಿ ಕೊಡಸೂಮುಕ್ಕಟ್ಟ ಹುಟ್ಟಿದಾಂವ ಅಂತ ಪಡದಯ್ಯ ಅವನ್ನ ಎಬ್ಬಿಸಿ ಕೊಡಸು ಹೊಂಚ ಹಾಕ್ಕಾನಂತರೀ” ಎಂದು ಗೌಡರು ವಿವರಿಸಿದರು.

“ಹೊಂಚು ಬೇಕಾದವರು ಹಾಕ್ಕಾರು ಗೌಡರ. ಆದರ ಈ ಮಾತಿಗೆ ಅವರ್ಯಾಕ ಒಪ್ಪತ್ತಾರ? ತನ್ನ ಹಡದ ತಂದೀ ಬಿಟ್ಟು ಇನ್ನೊಬ್ಬರಿಗೆ ಹುಟ್ಟಿದ ಮಗಾ ಅಂತ ಹೇಳಿಕೊಳ್ಳಿಕ್ಕೆ ಅವರು ತಮ್ಮ ಮರ್ಯಾದಿ ಬಿಟ್ಟ ನಿಂತಿರಬೇಕು. ಪಡದಯ್ಯನ ಮಾತು ಕಾಯದೆ ದೃಷ್ಟಿಯಿಂದ ನಿಲ್ತಿದೋ ಇಲ್ಲೋ? ಇದೂ ನೀರಾಗಿನ ಬಿಂಬ. ಯಾರು ಈ ಮೂರ್ವಿನ ಮಾತಿಗೆ ಕಿವಿಗೊಟ್ಟು, ಮನಿಮಾರು ಕಳಕೊಂಡು ಕೋಟ್ಟ ಕಚೇರಿಗೆ ಹೋದಾರು? ಇದೆಲ್ಲ ಅವನ ಬೂಟಾಟಿಕಿ. ಯಶವಂತರಾಯ ಆ ಶಾರ ಗೌಡ. ಅವನ ಮಾತು ಮೀರಿ ಅದ್ದಾರು ಈ ಸನ್ಯಾಸಿ ಬೆನ್ನುಹತ್ತಾರು? ನನಗೇನು ವಿಶ್ವಾಸ ಅನುಸೂದುಲ್ಲ ಬಿಡು. ಮತ್ತು ನೀವೂ ಅವನ ಮಾತಿನಿಂದ ಇಷ್ಟ ತಲೀ ಕೆಸಿಗೊಳ್ಳೋ ಕಾರಣ ಇಲ್ಲ”

ಬಾಳಾಚಾರ್ಯರು ಗೌಡರಿಗೆ ಸಮಾಧಾನ ಹೇಳಿದರೂ ಕೂಡ ಅವರ ಕಣ್ಣೆಯರು ನಿನ್ನಿನ ಕರ್ಮಸಿದ್ಧಾಂತ ಮತ್ತೆ ಬಂದು ನಿಂತಿತು.

“ಹಂಗಲ್ಲರೀ, ಮಟ್ಟಕ್ಕ ಗೌಡರ ಮನೆನಂದವರು ಕೊಟ್ಟಿ ಜಮೀನು ನಡೆಸಾಕ ನಾ ತಯಾರಿಲ್ಲ. ಮಟದಾಗ ತೊಟ್ಟಿಲು ಶೋಗಬೇಕೂ ಅಂತ ನಮ್ಮ ಹಿರೇರು ಜಮೀನು ಹಾಕಿಕೊಟ್ಟಿಲ್ಲ. ಧರ್ಮ ನಡೆಬೇಕಂತ ಹಾಕಿಕೊಟ್ಟಾರ ಆಚಾರೆಪ್ಪ. ಆದರ ನಾ ಜಮೀನು ಕಸಗೊಂಡ ಬಿಡತೀನು ಆದದ್ದಾಗಲ್”.

“ಗೌಡರ ನೀವು ಮತಕ್ಕ ಕೊಟ್ಟೇರಿ. ಮತ ಅಂದರ ಮತಪತಿ ಅಲ್ಲ; ಇದನ್ನ ನೇನಿಟಿನ್ನಾಗ ಇಡಿ. ಇಂಥ ಅಯೋಗ್ಯ ಆ ಸ್ಥಾನದಾಗ ಇದ್ದಾನ ಅಂತ ಮತದ ಮಾನ ಪಾನ, ಆಸ್ತಿಪಾಸ್ತಿ, ಕಸಗೊಂಡರ ಆ ಅಯೋಗ್ಯಗೇನೂ ಲುಕ್ಕಾನು ಆಗೂದುಲ್ಲ. ಮತಕ್ಕ ಮಾತ್ರ ಆಗತದ. ಗುರುಪಾದಸ್ವಾಮಿಗೋಳಂಥ ಪುಣ್ಯಕ್ಷೇತ್ರ ಖೀರಕ್ಕೆ ಮತ್ತೆ ಬಂದಾಗ, ಮತಕ್ಕ ಮತ್ತೆ ಜಮೀನು ಕೊಡವರಾರು? ಕೊಟ್ಟಿ ದಾನ ತಿರುಗಿ ತೋಗೊಳ್ಳಿಕ್ಕೆ ಬರೂದುಲ್ಲ ಗೌಡರ. ತೋಗೊಂಡರ ಅದು ಪಾಪ ಆಗತದ. ನೀವು ಈ ವಿಚಾರ ಬಿಟ್ಟಬಿಡಿ. ದೃಷ್ಟಾ ಇದ್ದರ, ಜನರ ಬೆಂಬಲ ಇದ್ದರ ಈ ಪಡದಯ್ಯನ್ನ ಹೊರಗ ಹಾಕಿ, ಇನ್ನೊಬ್ಬ ಯೋಗ್ಯ ಸ್ವಾಮೀ ತಂದು ಕೂಡಸರಿ. ನಾನೂ ಒಪ್ಪೇನು”.

ಈ ತರ್ಕಬದ್ಧ ಮಾತಿಗೆ ಗೌಡರೂ ಒಪ್ಪಬಹುದಾಗಿತ್ತು. ಆದರೆ ಪಡದಯ್ಯನನ್ನು ಪೆದಚ್ಚುತನನ್ನಾಗಿ ಮಾಡಿದರೆ, ಅವನು ಸಿಟ್ಟಿಗೆದ್ದು ತನ್ನ ಗೌಡಿಕೆಯ ವರ್ತನಕ್ಕೆ ಇನ್ನೊಬ್ಬ ಉತ್ತರಾಧಿಕಾರಿಯನ್ನೇ ತಂದರೆ? ಅಂತೆಯೆ ಮೊದಲಿನ ಆ ವಿಚಾರವನ್ನು ಗೌಡರು ಬಿಟ್ಟುಕೊಟ್ಟಿದ್ದರು.

“ಹಾಗಾರ ಮಟಕ್ಕಂತ ಕೊಟ್ಟಿ ಭೂಮಿ ಮಟಕ್ಕ ಉಪಯೋಗ ಮಾಡಬೇಕ ಅಂತ ದೃವದವರ್ತ ಕೇಳಬೇಕು ಅಂತೀರಾ?”

“ದೃವದವರನ್ನ ಕೂಡಸೂ ಪ್ರತೀನು ಇಲ್ಲ ಗೌಡರ. ಎಷ್ಟಂದರೂ ಅವರು ನಿಮಗ ಗುರುಗಳು. ಅದಕ್ಕೆ ಆ ಖೀರದ ಮಾನ ಕಳಿಯೋ ಈ ಹೊಸ ಪದ್ಧತಿ ನೀವು ಹಾಕಬಾರದು. ನೀವ ಹೋಗಿ ಪಡದಯ್ಯಗ ಬಂದು ಮಾತು ಹೇಳಿ.”

“ಅವನ ಸಂಗಾಟ ಮಾತು? ಇನ್ನ ಕೈಲಾಸ ಕಂಡಾಗನ. ಮೂರ್ಕೆ ಅಚ್ಚ ಮಾಡಿಸಿ ನನ್ನ ಜೀಲಿಗೆ ಕೆಳಸಬೇಕೂ ಅಂತ ಬೋಗಳತಾನಂತ. ಆಗಲಿ ನಾನೂ ನೋಡಿ ಕೊಣ್ಣಾಕ ತಯಾರ ಇದ್ದೇನಿ.” ಗೌಡರು ಮೀಸೆ ತಿರುವಿದರು.

“ಗೌಡರ ಈಷಾ ಬಹಾಳ ಕೆಟ್ಟಿದ್ದು. ಬಣಾ ಏನೋ ಕಟ್ಟಿತೀರಿ. ನಾಕು ಪುಂಡರು ಮೊದಲೇನೋ ನೀವು ಹೇಳಿದ್ದಾಂಗ ಕೇಳತಾರ, ಹಿಂದಿನಿಂದ ಅವರು

ಹೇಳಿದ್ದಾಗಂ ನೀವು ಕೇಳಿದಿದ್ದರ ನಿಮ್ಮ ಅವಶಾರ ಮುಗಸತಾರ. ಬಣಾ ಕಟ್ಟುದಂದರ ವೇತಾಳ ಸ್ವಾಧೀನ ಮಾಡಿಕೊಂಡ್ಡಾಗ ಅದ್” ಭಾಜಾಚಾಯ್ಯರು ಮತ್ತೆ ಉಪದೇಶ ಮಾಡಿದರು.

ಗೌಡರಿಗೆ ಒಳಗಿಂದೊಳಗೇ ಸಿಟ್ಟು ಕುದಿಯುತ್ತಿತ್ತು. ಆದರೆ ಆಚಾರ್ಯರ ಮಾತಿಗೆ ಇಲ್ಲಿನ್ನಲಾರದೆ ಸುಮ್ಮನೆ ಎದ್ದು ಹೊರಟುಹೋದರು. ಬೆಳಗಾದೊಡನೆ ಲೋಕದ ಬಂಧನ ಮತ್ತೆ ಸುತ್ತಿಕೊಂಡಿತಲ್ಲ ಎನ್ನುತ್ತೆ ಆಚಾಯ್ಯರು ತಮ್ಮ ನಿತ್ಯನೀಕಕ್ಕೆ ಒಳಗೆ ನಡೆದರು.

೬

ಗೌಡರ ಹಗೆ ಲೂಟಿ ಮಾಡುವ ನಿಂಂದಯ ಸ್ವೀಕರಿಸಲು ಮರದಲ್ಲಿ ಸೇರಿದ ಸಭೆ, ದಾದಾ ಎಜ್ಜಿಸಿದ ಗೊಂದಲದಲ್ಲಿ ಚರ್ಚರಿ ಹೋಯಿತು. ಮರುದಿನ ಪುನಃ ಜನರು ಸಭೆ ಸೇರಬಹುದಿತ್ತು. ಯಾಕೆಂದರೆ ಬರಗಾಲದ ಮೂಲಕ ಜನ ಹೂಳಿಲ್ಲದೆ ಬಾಯಿ ಬಾಯಿ ಬಿಡುತ್ತಿದ್ದರು; ಆದರೆ ಮರುದಿನವೇ ಶಂಕರಪ್ಪ ಗೌಡರು ಧಾರಾಳವಾಗಿ ಬಜಜನರಿಗೆ ಕಾಳು ಕೊಡುವುದಾಗಿ, ಮಾತಿನ ಮಂಟಪ ಕಟ್ಟಿದೆ, ಕೃತಿಯಲ್ಲಿಸಿದರು. ಸೋಮವಾರದವರೆಗೂ ಹಗೆ ತಗೆಯುವದನ್ನು ಅವರು ತಡೆಯಲಿಲ್ಲ. ಇದನ್ನು ಕಂಡು ಅವರ ಸ್ವಭಾವವನ್ನು ಅರಿತವರಿಗೆ ಅಜ್ಞರಿಯಿನಿಸಿತು. ಗೌಡರ ಕೀತೀ ಉಂಡಲ್ಲಿ ಈ ರೀತಿ ಹಬ್ಬಿದ್ದನ್ನು ಕಂಡು, ಪಡದಪ್ಪನ ಪ್ರೇರಣೆಯಿಂದ ಬಾಪೂಸಾಹೇಬನೂ ವಾಡೆಯ ಗೌರವ ಉಳಿಸಲು ಅವರಿಗೆ ಪ್ರತಿಸ್ವಾಧೀಯಾಗಿ ನಿಂತನು. ವಾಡೆಯ ಹಗೆಗಳಲ್ಲಿ ಸೂರ್ಯಪ್ರಕಾಶ ಕಾಣದೆ ಬಿದ್ದಿದ್ದ ಜೋಳ ಸೋಮವಾರ ದಿನ ಹೊರಗೆ ಬಂದಿತು. ಈ ಕಾಳನ ಏನಿಯೋಗದ ಸಲಹಾರನಾಗಿ ನಿಂತ ಪಡದಯ್ಯನವರನ್ನು ಎಲ್ಲರೂ ಕೊಂಡಾಡುವರೇ! ಇದಕ್ಕೆ ಕಾರಣವಿಲ್ಲದಿರಲಿಲ್ಲ. ಗೌಡರಿಂದ ಬಂದ ಕಾಳು, ಕಡವೆಂದು ಕೊಡಲಾಗಿತ್ತು. ಸುಗ್ರಿಯ ತಿಳಿಯ ಮೇಲೆ ಸವ್ಯಾರಿ ಹಾಕಿ, ಕಾಳು ಮರಳ ಕೊಡುವುದಾಗಿ ಜಾಮೀನು ಕೊಟ್ಟು ಬಯ್ಯಬೇಕಾಗಿತ್ತು. ಹಾಗೆ ಕೊಡಲಾಗದಿದ್ದವರು ಗೌಡರ ಮನೆಯಲ್ಲಿ ಜೀತಮಾಡಿ, ಹೊಲಗಳಲ್ಲಿ ನಟ್ಟು ಕಡಿದು ಮುಟ್ಟಿಸಬೇಕಾಗಿತ್ತು.

ಗೌಡರು ಕಾಳು ಹಂಚಲು ಪ್ರಾರಂಭಿಸಿದ್ದೇ ತಡ. ಮರುದಿನ ಪಡದಪ್ಪವರು ಯಾವ ಕರಾರಿನ ಜಂಟಾಟಪೂ ಇಲ್ಲದೆ ಬಾಪೂಸಾಹೇಬರು ಕಾಳು ಕೊಡುವರೆಂದು

ಸಾರಿದರು. ತಿರುಗಿ ಕೊಡುವ ಕರಾರು ಇಲ್ಲದೆ ಕೊಡುವದು ಪ್ರಕೃತಿ ಬಂದಂತೆಯೇ ಎಂದು ಜನರ ಭಾವನೆಯಾಗಿತ್ತು. ಆದ್ದರಿಂದ ಹೊಲೆಯರು, ತಳವಾರರು, ಕುರುಬರು, ಮತ್ತಿತರ ಕಾಟಕರು ಕಾಳಿಗಾಗಿ ಮತರ ಮುಂದೆ ಹಿಂಡು ಹಿಂಡಾಗಿ ಸೇರಿದರು. ಹೊಲಮನೆಗಳನ್ನಿಟ್ಟುಕೊಂಡು ತಂದ ಸಾಲ ತೀರಿಸಬೇಕೆಂಬ ಭಾವನೆಯುಳ್ಳ ರೈತರು ಮಾತ್ರ ಗೌಡರಿಂದೆಗೆ ಜೋಳಕ್ಕಾಗಿ ಹೋಗತೊಡಗಿದರು.

ಬಾಪೂಶಾಹೇಬರ ಜೋಳವನ್ನು ಒಯ್ದುವರು ಅದನ್ನು ಮನಿಗೆ ಮುಟ್ಟಿಸಿದ ಮೇಲ ತಾವು ತಪ್ಪು ಮಾಡಿದವೆಂದು ಪಶ್ಚಾತ್ತಾಪಪಟ್ಟರು. ನಾಲ್ಕಾರು ವರ್ಷ ಹಗೆ ಬಿದ್ದ ಜೋಳಕ್ಕೆ ಕೆಟ್ಟಿರಾಸನೆ ಬರುತ್ತಿತ್ತು. ಅದು ಸಾಮಾನ್ಯವಾಗಿ ಮನುಷರು ತಿನ್ನುವ ಸ್ಥಿತಿಯಲ್ಲಿರಲಿಲ್ಲ. ದನ ತಿನ್ನದಂಥ ಜೋಳ ಕೊಟ್ಟು ಗೌಡರ ಮನೆಯ ಕಟ್ಟಿ ಹತ್ತದಂತೆ ಅವರ ತಂತ್ರಕ್ಕೆ ಒಳಗಾದದ್ದು ಪೆಚ್ಚುತನ ಎಂದು ಅನೇಕರು ತಮ್ಮನ್ನೇ ತಾವು ಹಳಿದುಕೊಂಡರು.

ಮಾದಿಗರ ಚನ್ನ ತಾನೊಯ್ದು ಜೋಳವನ್ನು ತಿರುಗಿ ಮರತಕ್ಕ ತಂದು, ಅಂಗಳದಲ್ಲಿ ಸುರಿ “ಯಾಪ್ಪಾ, ಮನೀ ಮಂದಿ ಗುಳೇ ಹೋಗತಾರಂತರೇ. ಈ ಜ್ವಾಳಾ ನಿಮ್ಮದು ನಿಮಗ ಮುಟ್ಟಲಿ ಅಂತ ತಂದತಿ” ಎಂದು ಹೇಳಿ ಹೋತರವನ್ನು ಜಾಡಿಸಿಕೊಂಡು ಹೊರಗೆ ನಡೆಯುವದರಲ್ಲಿದ್ದು.

ಪಡದಯ್ಯನವರಿಗೆ ಬ್ರಹ್ಮಾಂಡ ಸಿಟ್ಟು ಬಂತು. “ಯಾಕಲೇ ಚನ್ನಾ, ಗುಳೇಹೊಗಬಾರದಂತ ಕಾಳು ಕೊಟ್ಟಿತ್ತು. ಅಂತಾದ್ದೇನು ದೌಲತ್ತ ಸಿಗತ್ತೇವಾ ಮಗನ ಗುಳಿ ಹ್ವಾದರ? ಕರೇ ಹೇಳಿ, ವಾಡೇದ ಜ್ವಾಳಾ ತಿರುಗಿಕೊಟ್ಟರೆ, ಗೌಡರ ಜ್ವಾಳಾ ಕೊಡಿತೀವಂತ ಹೇಳಾರಿಲ್ಲಲೇ?” ಪಡದಯ್ಯನವರು ಚನ್ನನನ್ನು ಜಬರಿಸಿದರು.

ಗೌಡರ ಹಾಗೆ ಹೇಳಿದ್ದು ನಿಜಪೂ ಇತ್ತು. ಚನ್ನ ಉರ ವತನದಾರ ಮಾದಿಗ. ಉರಲ್ಲಿ ಅರ್ಥಕ್ಕಿಂತ ಹೆಚ್ಚು ರೈತರ ಬಾಬು ಅವನದೇ. ಅವನು ಉರಾ ಬಿಟ್ಟು ಗುಳೇಹೋಗಿದ್ದರೆ ತಿರುಗಿ ಬಂದಾಗ ಅವನಿಗೆ ನಿಲ್ಲಲು ಉರಲ್ಲಿ ನೆಲೆಯೇ ಇರಲಿಲ್ಲ. ಆ ವರ್ಷದ ಆಯಾ ಬರುವದಕ್ಕೆಲ್ಲ ಅವನು ನೀರು ಬಿಡಬೇಕಾಗುತ್ತಿತ್ತು. ಗೌಡರ ಸೂಚನೆಯ ಮೇರೆಗೇ ವಾಡೆಯ ಜೋಳವನ್ನು ತಿರುಗಿ ಹೊಟ್ಟು, ಬೆಂಡೀಬೀಜದಂತಿರುವ ಗೌಡರ ಕಾಳು ಒಯ್ಯಲು ಅವನು ಧೈರ್ಯ ಮಾಡಿದ್ದು.

ಪಡದಯ್ಯ ತನ್ನ ಮನದಿಂಗಿತವನ್ನು ಅರಿತನಲ್ಲ, ಎಂದು ಒಂದು ಕ್ಷಣಿ ಚನ್ನ ಕಕ್ಷಾವಿಕ್ಕಿಯಾದ. ಆದರೆ ಚನ್ನ ನಾಟಕೇ ಮನುಷ್ಯ ಅವನ ಮಾತಿನ ಬಣ್ಣಗಾರಿಕೆಗೆ ಮರುಳಾಗದವರೇ ಇರಲಿಲ್ಲ.

“ಯಪ್ಪಾ, ಕರೇ ಹೇಳಿದರೂ ಕೇಳತೀ, ಸುಳ್ಳು ಹೇಳಿದರೂ ಕೇಳತೀ, ದೇವರ ಮುಂದ ಸುಳ್ಳು ಹೇಳಲ್ಪಾ ಯಪ್ಪಾ? ಗುಳೀ ಹೋಗೂದು ಟರಾಯಿಸಿತರೇ. ಅದಕೆ ಕಾಳು ತಿರುಗಿ ಕೊಟ್ಟು ರಿಣಾ ಮುಟ್ಟಿಸಿದರ ಪಾಡ ಆಗಾಕೆಲ್ಲರೇ? ಗೌಡರು ನಮ್ಮಂತವರ್ತ ಕಟ್ಟೇ ಕೆಳಗ ನಿಲಗೊಡುದಿಲ್ಲ. ಇನ್ನು ಕಾಳ ಕೊಟ್ಟಾರೇ? ಹಾಗಿದ್ದರ ನಿನ್ನ ಮಗ, ಇಲ್ಲಿ ಬಂದು ಬೀಳತಿದ್ದ ಯಪ್ಪಾ?” ಎಂದು ಸುಳ್ಳಿನ ಕಂತೆಯನ್ನು ಬಿಂಜಿಸಿದ.

“ಗೌಡರ ಕೊಡಲಿಲ್ಲ ಅಂತ ಇಲ್ಲಿ ಬಂದಿದ್ದ ಹೌದೆಲ್ಲೋ ಮಗನ?” ಪಡೆದಯ್ಯೆ ಗುಡುಗಿದರು.

“ಯಪ್ಪಾ, ನೀ ತಂದಿ, ನಾ ಮಗಾ; ನೀ ಕೆಸರ, ನಾ ನೀರ. ಕಳ್ಳುಹ್ವಾಗ ಬಿಟ್ಟೇತಯಪ್ಪಾ? ಇಂತಾ ಕೆಡಗಾಲದಾಗ ಅಪ್ಪನ ಪಾದಾ ಬಿಟ್ಟು ಅತ್ತಿತ್ತ ಹೋದಾನರೇ ಮಗಾ? ನೀ ಹೊಡಬೇಕು; ನಾ ಉಂಬೇಕು; ನೀ ಮುಂದ ಕರೀಬೇಕು; ನಾ ಬರಬೇಕು; ನೀ ಬಯ್ಯಬೇಕು, ನಾ ನಗಬೇಕು”. ಚನ್ನನ ಮಾತಿನಲ್ಲಿ ಭಕ್ತಿಕಾವೃದ ಸಲಿಗೆ ಇತ್ತು.

“ಕೊಟ್ಟಿದ್ದ ತಿರುಗಿ ತಂದು ಕೊಡಲಾಕ ನಾಚಿಕಿ ಬರಲಿಲ್ಲೇನಲೇ ಚನ್ನಾ? ತೊಗೊಂಡು ತಿರುಗಿ ಹೋಗು” ಎಂದರು ಪಡೆದಯ್ಯನವರು.

“ಅಪ್ಪನ ಪಾದಕ್ಕ ಬೀಳಲಾಕ ನಾಚಿಕಿ ಯಾಕ ಯಪ್ಪಾ? ಹಸದಾಗ, ನಿಂದ ಬಿಟ್ಟು ನನಗ ಕೊಡೂ ಅಂತ ಒಯ್ಯಾತೀನಿ. ಇದ್ದಾಗ ಇಕಾ ನಿಂದ ನಿನಗ ಮುಟ್ಟಿತು ಅಂತೀನಿ. ಒಯ್ಯಿದ್ದ ತಿರುಗಿ ತಂದರ ತೆಪ್ಪ ಎಲ್ಲೀದು ತಂದೇ?” ಚನ್ನ ರಾಗವೆಳೆದ.

“ಲೇ ನಿನ್ನ ಬಣ್ಣಿದ ಮಾತ ಇಲ್ಲಿ ಹಚ್ಚೆಬ್ಬಾಡ. ಇಲ್ಲೋಡು ಈ ಕಾಳು ತಿರುಗಿ ಒಯ್ಯಿ, ನಿನಗ ಬ್ಯಾಡಾಗಿದ್ದರ ನಿನ್ನ ಕೇರ್ಯಾಗ ಬಡವರಿಗೆ ಕೊಟ್ಟಬಿಡು. ಕೊಟ್ಟಿದ್ದ ಅಪನೋರು ತಿರುಗಿ ತಗೊಂಡರೂ ಅಂತ ಕೆಟ್ಟ ಹೆಸರು ಬ್ಯಾಡ ನನಗ. ಅಂದ್ದಾಂಗ ಚನ್ನಾ, ನಿಮ್ಮ ಲಕ್ಷ್ಮಿ ಅ ಗೌಡರ ಕಡಿಂದ ಜ್ವಾಳಾ ಕಡಾ ತಂದಾನಂತ ಹೌದೆನಲ್ಲೇ?” ಎಂದು ಪಡೆದಯ್ಯನವರು ಮೆಲ್ಲಿಗೆ ಸತ್ತವನ್ನು ಹೊರಗೆಡಹಲು ಕೇಳಿದರು.

“ಭೀ ಬಿಡ ಯಪ್ಪಾ, ಅದೇನ ತಂದೀತು? ಒಳೆಳ್ಳಿಳ್ಳಿಯವರಿಗೆ ಇಂಗ ಹಚ್ಚಿ ಗೌಡರು ಲಕ್ಷ್ಮಿನಂತಾ ಬಾಯಿ ಸತ್ತದ್ದಕ್ಕ ಕಾಳ ಕೊಟ್ಟಾರೇ? ನಿಮ್ಮ ಕೇರ್ಯಾಗನಕಾ, ಯಪ್ಪಾ, ಮನಿಮನಿಗೆ ಅಪನೋರ ಹೆಸರ ಹಾಡಿ ಹರಸೂದು. ಯಪ್ಪಾ, ಕರೇ ಹೇಳಿದರೂ ಕೇಳತೀ, ಸುಳ್ಳು ಹೇಳಿದರೂ ಕೇಳತೀ, ಕೇರ್ಯಂತ

ಕೇರಲ್ಲ ನಿಮ್ಮ ಜ್ಞಾಂದ ಗಟ್ಟಿ ನಾತ ಹೊಡೋತೆ.” ಚನ್ನ ಈ ಸಾರೆ ಸಾಭಿನಯವಾಗಿ ಹೇಳಿದ.

ಪಡದಯ್ಯನವರಿಗೆ ಅಪಮಾನವೆನಿಸಿತು; ಸಿಟ್ಟು ಬಂತು. “ಹುಚ್ಚನನ ಮಗನ ದಾನ ಕೊಟ್ಟ ಎತ್ತಿನ ಹಲ್ಲ ನೋಡಿದರಂತೆ, ಸಾಯಾಕ ಬಂದವರು ಕಾಳ ಕೊಟ್ಟ ಬದುಕಿಸಿದರ, ಗಟ್ಟಿ ನಾತ ಹೊಡೋತ್ತೆತಲ್ಲ?” ಎಂದು ಕೇಳಿ ಅವನನ್ನು ಜಬರಿಸಿದರು.

“ಇಲ್ಲ ಯಷ್ಟು, ಚೇಕಾರ ನೀನ ನೋಡು” ಎಂದು ಚನ್ನ ಅವರ ಮಾತು ತನಗೇನೂ ಅಥವಾಗಿಲ್ಲವೆಂಬಂತೆ ಹೇಳಿದ. ಹುಚ್ಚು ನಗೆ ಬೀರಿ ಜೋಳವನ್ನು ಧೋತರದಲ್ಲಿ ತುಂಬಿಕೊಂಡು ನಡೆದ.

ಅವನು ನೇರವಾಗಿ ಅಲ್ಲಿಂದ ಗೌಡರ ಮನಗೆ ಬಂದು ಗೌಡರ ಎಮ್ಮೆಗೆ ಆ ಕಾಳು ಉಪಯೋಗ ಬಿದ್ದರೆ ಬೀಳಲೆಂದು, ಅದನ್ನು ತಿರುಗಿ ಕೊಡದೆ ತಂದೆನೆಂದು ಹೇಳಿ, ಗೌಡರಿಂದ ಕಾಳು ಪಡೆದು, ಹೊರಡಲುವಾದನು. ಆಗ ಗೌಡರಿಗೆ ಮರದಲ್ಲಿ ನಡೆದ ಸಂಗತಿಯನ್ನೆಲ್ಲ ಒಂದಕ್ಕರವೂ ತಪ್ಪದಂತೆ ಹೇಳಲು ಮರೆಯಲ್ಲಿ.

ಗೌಡರಿಗೆ ತಮ್ಮ ಲೋಕಪ್ರಿಯತೆಯ ಬಗ್ಗೆ ತಮಗೆ ಅಭಿಮಾನವೆನಿಸಿತು. ತಾವು ಕೊಟ್ಟ ಜೋಳದ ನೆವದಿಂದ ಮಾಡಿಗರ ಕೇರಿಯನ್ನೇ ತಮ್ಮ ಪ್ರಕ್ಕೆ ಒಲಿಸಿಕೊಳ್ಳುವ ಲವಲವಿಕೆ ಹೆಚ್ಚಿತು. ಮೇಲಾಗಿ ಪಡದಪ್ಪನ ವಿರುದ್ಧ ಅಪಪ್ರಿಚಾರ ನಡೆಸಲು ಇದು ಅನುಕೂಲವೇಳಿಯನಿಸಿತು. ಆದ್ದರಿಂದ ಚನ್ನನಿಗೆ ‘ನೋಡೋಣಿ’, ಆ ಅಪನೋರ ಎದುರು ನಿಲ್ಲಾಕ ಎದಿ ಇದ್ದವರು ಇಲ್ಲೆ ಬರಲಿ’ ಎಂದು ಹೇಳಿಕಳಿಸಿದರು.

ಅಂದು ಹೊತ್ತು ಮುಖುಗುತ್ತಲೇ ಹೊಲೆಯರಲ್ಲಿ ಕೆಲವರು ಜಾವಡಿಗೆ ಬಂದು, ತಾವು ವಾಡೆಯ ಜೋಳ ಒಯ್ದುದ್ದು ತಪ್ಪಾಯಿತೆಂದು ಗೌಡರಿಗೆ ಹೇಳಿಕೊಂಡರು, ಅವರೆಲ್ಲ ಪಡದಯ್ಯನವರಲ್ಲಿ ಶ್ರದ್ಧೆಯಿಟ್ಟುಕೊಂಡವರು, ಆದ್ದರಿಂದ ಗೌಡರು ಅವರಿಗೆ ಏನನ್ನೂ ಹೇಳಿದೆ “ನಾ ಕೊಟ್ಟರೂ ಆಟ, ಬಾಪೂಸಾಬರು ಕೊಟ್ಟರೂ ಆಟ. ಒಟ್ಟ ನಿಮಗ ಕಾಳ ಸಿಕ್ಕರಾತು” ಎಂದು ಸಮಾಧಾನ ಮಾಡಿ ಕಳಿಸಿದರು.

ಜಾವಡಿಯಿಂದ ಗೌಡರು ತಿರುಗಿ ಮನಗೆ ಬಂದಾಗ ಅಲ್ಲಿ ಅವರ ಅನುಯಾಯಿಗಳಲ್ಲಿಯೇ ನಂಬಿಗಸ್ತನಾದ ಓಲೆಕಾರ ಮಲ್ಲಪ್ಪ ದಾರಿ ಕಾಯುತ್ತ ಕುಳಿತುಕೊಂಡಿದ್ದನು. ಗೌಡರನ್ನು ಕಾಳುತ್ತಲೇ ವಿನಯದಿಂದ ಎದ್ದು ಗೌಡರಿಗೆ

ಮುಜುರೆ ಮಾಡಿದ. ಗೌಡರು ಮುಗುಳು ನಗೆಯಿಂದಲೇ ಅದನ್ನು ಸ್ವೀಕರಿಸಿದರು, “ಯಾಕಪಾ ಮಲ್ಲಪ್ಪ, ಮತ್ತೇನು ಹೊಸ ಸುದ್ದಿ ತಂದೀ?” ಎಂದು ಕೇಳಿದರು.

ಓಲೇಕಾರ ಮಲ್ಲಪ್ಪನು ಗೌಡರ ಸ್ವಂತ ಬೇಹುಗಾರ, ವಿಶೇಷ ಸುದ್ದಿಯಿಲ್ಲದೇ ಅವನು ಮನೆಗೆ ಬರುತ್ತಿರಲ್ಲವೆಂಬುದು ಗೊತ್ತಿದ್ದೇ ಗೌಡರು ಈ ಪ್ರಶ್ನೆ ಕೇಳಿದರು. ಮಲ್ಲಪ್ಪ ಮುಂದೆ ಬಂದು ತಾನು ತಯಾರಿಸಿದ ಎಕ್ಕೆ ಎಲೆಯ ಬತ್ತಿಯನ್ನು ಗೌಡರ ಕೈಗಿಲ್ಲ ಅದರ ಮೇಲೆ ಕಟ್ಟೆಯ ಕೆಳಗಿದ್ದ ಮಾಡದಲ್ಲಿಯ ಕುಳಿನ ಬೆಂಕಿಯನ್ನು ತಂದಿದ್ದುತ್ತ ‘ಅಮಲದಾರ ಸಾಹೇಬರು ಉರಿಗೆ ಬರತಾರಂತಲ್ಲಿರೀ? ನಿಮಗೇನಾದರ ಕಾಗದ ಬರದ ಬಂದ್ಯತೇನರಿ ಯಪ್ಪಾ?’ ಎಂದು ಮೆಲ್ಲಿಗಿನ ದನಿಯಲ್ಲಿ ಕೇಳಿದ. ಮಲ್ಲಪ್ಪ ಉರ ತುಂಬ ತನ್ನ ಗೂಡಚಾರ ಪಡೆಯ ಜನರ ಕಡೆಯಿಂದ ಸುದ್ದಿಯನ್ನು ಸಂಗೃಹಿಸುತ್ತಿದ್ದ. ಅವನ ಮಾತಿನಲ್ಲಿ ಸತ್ಯಾಂಶ ಇರಲೇಬೇಕೆಂದು ಗೌಡರಿಗೆ ಆಗಲೇ ವಿಶ್ವಾಸ ಹುಟ್ಟಿತ್ತು.

“ಯಾರು ಹೇಳಿದರು? ಯಾರು ಬರುತಾರಂತಲೇ?” ಎನ್ನತ್ತೆ ಗೌಡರು ಬತ್ತಿಯಲ್ಲಿಯ ತಂಬಾಕದ ಹೋಗಿಯನ್ನು ಜಗ್ಗಿ ಬಿಡುತ್ತ ಪ್ರಶ್ನೆ ಮಾಡಿದರು.

ಮಲ್ಲಪ್ಪ ತನಿಗೆ ಸಿಕ್ಕ ಸಮಾಚಾರವನ್ನು ಸಂದರ್ಭದೊಂದಿಗೆ ವಿವರಿಸಿದನು;

“ಯಪ್ಪಾ, ಸೂರ್ಯ ತಾಯೀ ಹೋಟ್ವಾಗ ಹೋಗಾಕ ಇನ್ನೂ ಬಂದು ಕ್ಕೊಂಡಿದ್ದೀರೀ. ಮಾದರ ಜನ್ನಾ ದೋತರದಾಗ ಜ್ವಾಳಾ ಕಟ್ಟಕೊಂಡು ಇದರಿಗೇ ಬಂದನರಿ. ಇವರಿಗೆಲ್ಲೆ ಈಟ ಜ್ವಾಳ ಸಿಕ್ಕಿದ್ದಾವು ಅನಕೊಂತ ನಾನೂ ಅಲ್ಲೇ ನಿಂತಿದ್ದೀನರಿ. ಮಟದಾಗಿನಿಂದ ಆ ಗಿಡ್ಡ ಶಂಕರ್ಯಾ ಹೋರಬಿದ್ದ ಬಂದವನ ಲೇ ಜನ್ನಾ ಕಡಿಕೆ ನಿಮ್ಮ ಜಾತಿ ರಿವಾಜ ನೀ ಬಿಡಲೀಲ್” ಅಂತ ಬೈಯಾಕ ಸುರುಮಾಡಿದನರಿ ಇದೇನ ಈ ಗಿಡ್ಡಶಂಕರ್ಯಾನ ಯಮಕು, ಅಂತ ಎಡ್ಡ ಹೆಚ್ಚು ಮುಂದ ಹೋದನರಿ. ಶಂಕರ್ಯಾ ಅವನ ಹೆಗಲ ಮ್ಯಾಗಿನ ಜ್ವಾಳದ ಗಂಟ ಕಸಗೊಂಡ ಮಟ ಸೇರಿದನ್ನಿ. ಜನ್ನಾ ಅವನ ಹಿಂದಿಂದ ಮಟದಾಗ ಹೊಕ್ಕನರಿ. ಪಡೆದಪ್ಪನವರು ಅನೂದೇನು ಕಸರ ಉಳಿಸಲಿಲ್ಲ ಬಿಡರಿ. ನನಗೂ ಕೇಳು ಮಟು ಒದರಿ ಮಾತಾಡಾಕ ಹತ್ತಿದರರಿ. ‘ಲೇ ಜನ್ನಾ, ಸತ್ತ ನಾನಾನ ದೇವ್ವ ಗೌಡರಿಗೆ ಜೇಲಿನ ರೊಟ್ಟೆ ತಿನಿಸೂ ಮುಂದ, ಅವರ ಸಂಗಾಟ ಕೂತು ನೀನು ರೊಟ್ಟೆ ತಿಂದೀಯಂತ’ ಅಂದು ಆ ಬಡವನ ಜ್ವಾಳಾ ಕಸಗೊಂಡು ಹೋರಗೆ ದಜ್ಜಿದರರಿ. ಪಡೆದಯ್ಯನೋರು ದಾದಾನ ಮ್ಯಾಗ ಅಜ್ರೆ ಬರಿಸಿ ಅಮಲದಾರರ ಕಡೆ ಆಳ ಕಳಿಸ್ತಾರಂತರಿ. ಅವರು ಬರೋವರದಾರಂತ ಮಾತು ಹೊಂಟಿತ್ತರಿ” ಎಂದು ಹೇಳಿ ಮಲ್ಲಪ್ಪ ಮಾತು ಮುಗಿಸಿದ.

ನಿಧಾನವಾಗಿ ತಂಬಾಕದ ಹೋಗೆ ಬಿಡುತ್ತ ಕುಳಿತ ಗೌಡರ ಮುಖಿದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಸುಮ್ಮನೆ ಸುದ್ದಿಯನ್ನು ಕೇಳುತ್ತ ಯಾವುದೋ ವಿಚಾರವನ್ನು ಮೆಲಕು ಹಾಕುತ್ತಿದ್ದರು. ಇದರಿಂದ ತಾನು ತಂದ ಸುದ್ದಿ ಅಪ್ಪು ಮಹತ್ವದ್ದಿರಲ್ಕಿಲ್ಲವೆಂದು ಮಲ್ಲಪ್ಪನಿಗನಿಸಿತು. ಅದಕ್ಕೆ ನಿರಾಶೆಯೂ ಆಯಿತು. ಅದನ್ನು ಮರೆಮಾಡಲು “ಗೌಡರ ಮತ್ತು ಅಮಲದಾರಸಾಬರು ಬಂದರ ಸರಬರಾಯಿ ಎವನ್ನೂ ಮಾಡಾಕಬೇಕಾದೀತಲ್ಲರಿ?” ಎಂದು ಗೌಡರ ಆಷ್ಟುಗಾಗಿ ಕಾದು ನಿಂತಿರುವುದನ್ನು ಸೂಚಿಸಿದನು.

“ಪಡದಯ್ಯನ ಮಾತಿನ್ನಂಗ ನಡಿಯಾಕ ಅವ ಏನು ಕೋಣೇ ಹೇಳತಾನೇನೋ ಮಲ್ಲಪ್ಪಾ? ಅದು ಬರೇ ಬೆದರಿಕಿ. ಆ ಮಾತು ನಂಬಾಣಿಲ್ಲ ತಗಿ. ಆದರೂ ನಾಕು ಕೋಣಿ, ಒಂದು ಕುರಿ ನೋಡಿಟ್ಟಿರು. ಅಮಲದಾರರು ಬಂದರ ಪಟ್ಟನ ಹಿಡಕೊಂಡು ಬರಾಕ ಆಗತೇತಿ” ಎಂದು ಹೇಳಿ “ಆ ಮಾದರ ಜನ್ಮಾನ್ನು ಹಿಡಕೊಂಡು ಬಾ” ಎಂದು ಅಜ್ಞಾಭಿಸಿದರು.

ರಾತ್ರಿ ಉಣಿ ಮುಗಿಸಿ ಗೌಡರು ಮಾಡಿಗರ ಜನ್ಮನಿಗಾಗಿ ಕಾದು ಕಾದು ಬೇಸತ್ತರು. ಅವನ ಮುಖಿದಿಂದ ನಡೆದ ಮಾತುಕೆಯ ವಿವರಗಳನ್ನು ಅವರು ಕೇಳಬೇಕಾಗಿತ್ತು. ಬತ್ತಿಗಳನ್ನು ಒಂದರ ಹೇಳೊಂದರಂತೆ ಸುಡುತ್ತ ವಿಚಾರಮಾಡಹಿತಿದರು. ಅಪ್ಪರಲ್ಲಿ ಜನ್ಮ ಬಂದ. ಗೌಡರು ಅವನೋಡೆ ದಾಖೀಯ ಕಡೆಗೆ ಹೊರಟು ಹೋಗಿ ಏಕಾಂತದಲ್ಲಿ ಎಲ್ಲವನ್ನೂ ಕೇಳಿ ಕೊಳ್ಳುವವರಿದ್ದರು. ಆದರೆ ಧಾರೆಯಲ್ಲಿ ಅದೇ ಕಾಲಕ್ಕೆ ಗೌಡರ ಎಮ್ಮೆಯ ಪ್ರಸೂತಿ ಸಮಯ ಒದಗಿ ಬಂದದ್ದರಿಂದ, ಅಲ್ಲಿ ಆಳು ಹೋಳುಗಳ ಗೊಂದಲವೇ ನಡೆದಿತ್ತ. ಗೌಡರು, ಎಮ್ಮೆ ಸುಸೂತ್ರವಾಗಿ ಈಯುವುದನ್ನು ನೋಡಿಕೊಂಡು, ಮುರುವು ಇಡಲಿಕ್ಕೆ ಆಳುಗಳಿಗೆ ಹೇಳಿ, ಮರಳಿ ಪಡಸಾಲೆಗೆ ಬಂದು ದಿಂಬಿಗೊರಗಿ ಕುಳಿತುಕೊಂಡರು.

ಜನ್ಮ ಅವರ ಹಿಂದಿನಿಂದ ಧಾರೆಯವರಗೆ ಹೋಗಿ ಬಂದು, ಈಗ ಅವರ ಸಮೃಖಿದಲ್ಲಿ ನಿಂತುಕೊಂಡಿದ್ದನು. ಗೌಡರು ಅವನನ್ನುದೇಶಿಸಿ “ಮತ್ತೆನಲೇ ಜನ್ಮಾನ್ನಿ? ನೋಡಿದಿಲ್ಲೋ ನೀ ಕೊಟ್ಟ ಜ್ಞಾಳಾ ಎಷ್ಟು ಸೈತ ಮೂಸಿ ನೋಡವಲ್ಲಾಗ್ನೇತಿ” ಎಂದು ನುಡಿದು ತಮ್ಮ ಚೇಪ್ಪೆಗೆ ತಾವೇ ನಕ್ಕರು.

“ಯಪ್ಪಾ, ಬಡವರ ನಶೀಬನ ಕೆಟ್ಟದರೇ ಯಪ್ಪಾ; ಕರೇ ಹೇಳಿದರೂ ಕೇಳತ್ತಿರಿ, ಸುಳ್ಳು ಹೇಳಿದರೂ ಕೇಳತ್ತಿರಿ; ಯಪ್ಪಾ ನೀವು ಕೊಟ್ಟ ಜ್ಞಾಳಾ ಗಾಳ್ಯಾಗ ಬಂತು ಧೂಳ್ಯಾಗ ಹೋತು, ಹಾಗ ಆತರಿ” ಎಂದು ಕಣ್ಣೀರೆಸಿಕೊಂಡ ಚೆನ್ನ.

“ಆದದ್ದೇನ ಹೇಳಬಾರದ? ಹೆಣ್ಣರಂಡೀ ಹಾಗ ಮುಖುಮುಖು ಅತಗೊಂತ ನಿಂತರ ಏನ ಮಾಡಿದ್ದಾಗಾತ್ತಲೇ ಪ್ರಾಲಿ? ಗೌಡ ಇರೂ ಮಟ್ಟಾ ನೀವ್ಯಕ ಹೆದರಶೀರಿ? ಹೇಳಬಾರದ ಗಾಂಗಡಾ?” ಗೌಡರು ಒಂದೇ ಮಾತಿನಲ್ಲಿ ತಿರಸ್ಕಾರ, ದ್ವೇಷ, ಅಭಿಮಾನ, ಅಭಯ, ಕಾತರ ಮೊದಲಾದ ಭಾವಪರಂಪರೆಯನ್ನೇ ವ್ಯಕ್ತಪಡಿಸಿದರು, ಈ ಆತುರದಿಂದ ಅವರ ಕಾಯ್ದಾಸಕ್ತಿ ಒಮ್ಮೆಲೇ ಜಾಗೃತವಾಗಿತ್ತು.

“ಏನ ಹೇಳಣಿದ್ದೇತಿ ಯಪ್ಪಾ? ಬಡವನ ಹೊಟ್ಟಿ ತುಂಬಲೀ ಅಂತ ಜ್ಞಾಂಕ ಹೊಟ್ಟಿದ್ದೆಲ್ಲ ಯಪ್ಪಾ, ಮಟ್ಟದ ಮುಂದ ಹೋಗುವಾಗ, ದಾರ್ಶಾಗ ಬಡದು ಕಸಗೊಂಡು ಬಿಟ್ಟರಲ್ಲಿರಿ. ಉರಾಗ ದಾರೀ ಬಡೂದು ಸುರು ಆದ್ದಾಂಗ ಆತಲ್ಲರಿ!” ಚನ್ನನ ಹೇಳಿಕೆ ದ್ವಿನಿಪೂರ್ಣವಾಗಿತ್ತು.

“ಈಗ ಕರೆಸಿದ ಮ್ಹಾಗ, ಅತಗೊಂತ ಈ ಮಾತ ಹೇಳಾಕ ಸವಡು ಆತೇನ ಮಗನ? ಆಗ ಬಂದು ಹೀಗಿನ ಮಾತ ಹೀಗ ಅಂತ ಹೇಳಾಕ ನಾಲಿಗೇನ ಮುಳ್ಳ ಮುರದಿತ್ತ?” ಎಂದು ಗೌಡರು ಸಿಟ್ಟಿಸಿಂದ ಗದ್ದರಿಸಿದರು.

ಚನ್ನ ಅವರ ಕಾಲಿಗ ಬಿಧ್ಯ. “ಯಪ್ಪಾ, ಮಗನ ಬುದ್ಧಿ ಹಣ್ಣಾಹಿಡದು ಹೋಗಿತ್ತೆಪ್ಪಾ. ಈ ಮಾತು ಹೊಟ್ಟಾಗ ಹಕ್ಕೊಣಾಕಬೇಕು. ಪಡದಪ್ಪನೋರು ‘ಅಮಲದಾರರು ಬರತಾರು, ನಿಮಗೆಲ್ಲ ಬೇಡಿ ಹಾಕಿಸೇನು’ ಅಂತ ಹೆದರಿಸಿದರರಿ. ಅದಕ ಅಂಜಿ, ಹಲ್ಲಾಗ ನಾಲಗಿ ಇಟಗೊಂಡು ಹಾದೀ ಹಿಡಿದಿನೆರಿ. ಎಂಥಾ ಜನರ್ದ ತಂದ ಇಟ್ಟಿ ಶಿವನ ಅಂದು, ದ್ಯಾನ ಮಾಡಿಕೊಂತ ಕೋರಿಮುಸುಕು ಹಕ್ಕೊಂಡು ದಿಕ್ಕ ಸಮ್ಮಸ್ಯದ ಕುಂತುಬಿಟ್ಟೆ” ಎಂದು ಕರುಣ ಪೂರ್ಣವಾಗಿ ಬಿನ್ನವಿಸಿಕೊಂಡ.

“ಅಲ್ಲಲೇ ಚನ್ನಾಪ್ಪಾ, ಇಷ್ಟ್ವ ಅಂಜಾಕ ಆ ಪಡದಪ್ಪ ಅಂದದ್ದರ ಏನು ಅಟ ಹೇಳಬಾರದ?” ಗೌಡರು ಕುತ್ತಾಹಲ ತಡೆಯದಾಗಿ ಕೇಳಿದರು.

“ಯಪ್ಪಾ, ಕರೇ ಹೇಳಿದರೂ ಕೇಳತೀರೆ, ಸುಳ್ಳ ಹೇಳಿದರೂ ಕೇಳತೀರೆ, ನಾಳೆ ಬೆಳಗಾಗುದರಾಗ ಅಮಲದಾರ ಬರಾಣಾ ಉರಾಗ ಕಾಣಬರೂ ಮಂದೀ ಕೈಯಾಗೆಲ್ಲ ಸಾಲಬೇಡಿ ಹಾಕಿಸಿಬಿಡತಾರಂತೂ ಅಂದರರಿ. ಈ ಮಾತ ನಿಮ್ಮ ಮುಂದ ಹೇಳಿದರ ‘ನಿನ್ನ ಕೈಗೂ ಬೇಡಿ ಬಿದ್ದಾವಂತ ತಿಳಿ ಮಗನ ಅಂತೂ ಅಂದರರಿ.’ ಎಂದು ಹೇಳಿದವನೇ ಚನ್ನ ನೆಲಕ್ಕೇ ಕುಳಿತ.

“ಅಂವಾ ಅಂದ ಮಾತ ಕರೇ ಆಗಾಕ ಅಂವಾ ಏನು ದೇವರಂತ ತಿಳಿದೀರೇನಲೇ? ಹೊತ್ತು ಹೋಗದಕ್ಕ ಬೋಗಳತಾನ; ಸಾಲಬೇಡಿ ಹಾಕಸತೇನಿ ಅನ್ನಾಕ ನಾವೆಲ್ಲ ಕೈಯಾಗ ಬಳಿ ಇಟ್ಟೇವೇನಲೇ, ನೀವು ಹೆದರಾಕ? ಅವ

ಎನು ಅಮಲದಾರ ಅಂತ ಹೆಡರಿ ಜ್ಯೋತಿಷ್ ಕೊಟ್ಟಿ ಮನಿಗೆ ಹೋದ್ದೋ ಪ್ಪಾಲಿ?” ಎಂದು ಸಮಾಧಾನ ಹೇಳಿದರು, “ಅಮಲದಾರರು ಒಂದ ಯೂಳೀ ಬಂದರೂ ಹೆಡರಬ್ಬಾಡ. ಈಡೂ ತಂದ ಕಾಳು ಮಟಿದವರು ಕಸ್ಗೊಂಡ್ಡು ಅಂತ ಅಮಲದಾರರ ಮುಂದ ಅಡ್ಡ ಬಿಂದ್ಯ ಹೇಳಿಕೋ. ಮುಂದಿನದೆಲ್ಲ ನೋಡಿಕೊಂತಿಂನಿ, ಈಗ ಮನ್ಯಾಗ ಕಾಳ ಅದಾವಿಲ್ಲೋ? ಇಲದಿರಕ ಮನ್ಯಾಗ ಹೇಳಿ ನಾಲ್ಕು ಸೇರು ಒಯ್ಯಿ” ಎಂದು ಚನ್ನನಿಗೆ ಆಶ್ಚರ್ಯವಿತ್ತರು.

ಅಮಲದಾರರು ಬರುವುದಕ್ಕೆ ಪಡದಪ್ಪ ಕೊಟ್ಟಿ ಅಜ್ಞ ವಿಷಯವನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿತ್ತು. ಅದನ್ನೇ ಚನ್ನ ತನ್ನ ರಸಾಯೇತದಲ್ಲಿ ಮುಳುಗಿಸಿಬಿಟ್ಟಿದ್ದು. ಅದನ್ನು ಹೊರಗೆದವಲು ಅವನನ್ನು ರಮಿಸದೆ ಗಳಿಯಿರಲಿಲ್ಲ. ಆದ್ದರಿಂದ “ಉಂಟಾ ಮಾಡಿಲ್ಲ ಕಾಣತ್ತೆತ್ತೇ ಚನ್ಯಾತ್? ಎರಡು ರೊಟ್ಟಿ ಹಾಕತ್ತೆತ್ತಿ. ಆಜ್ಞಾಕ ಕೊತು ತಿನ್ನು” ಎಂದು ಆಳಿಗೆ, ಚನ್ನನಿಗೆ ರೊಟ್ಟಿ ತಂದುಕೊಡಲು ಹೇಳಿದರು.

ಚನ್ನ ರೊಟ್ಟಿ ತಿಂದು, ನೀರು ಹಾಕಿಸಿಗೊಂಡು ಕುಡಿದ ನಂತರ, ಗೌಡರು ಚನ್ನನಿಂದ ಮುಖ್ಯ ವಿಷಯವನ್ನು ಹೊರಡಿಸಲು “ಅಮಲದಾರರು ನಾಳೇ ಬರೂವರದಾರಂತ ಪಡದಯ್ಯನಾರ ಹೇಳಿದರೇನಲೇ ಚನ್ಯಾತ್?” ಎಂದು ಕೇಳಿದರು.

“ನಾಳೇ ಯಾಕರೀ ಯಪ್ಪಾ, ಇಂದ ರಾತರ್ಯಾಗ ಬರತಾರಂತರಿ” ಎಂದು ಚನ್ನ ಹೇಳಿದ.

“ಅದೇನೋ ಅವರಿಗೆ ಟಪಾಲ ಬಂದ್ದೂಗ ಹೇಳತ್ತಿಯಲ್ಲಿಲೇ?”

“ಟಪಾಲಿಂದೇನು ಮಾಡತ್ತೇರಿ ತಗೀರಿ, ನಿನ್ನ ಆ ಗಿಡ್ಡ ಶಂಕರೆಪ್ಪದಾನಲ್ಲಿರೇ ಅಂವನ್ನ ಕುದರಿಮ್ಯಾಗ ಅಮಲದಾರರ ಕಡೆ ಕಳಿಸಿದ್ದರಂತರಿ. ಶಂಕರೆಪ್ಪನ ಈ ಸುದ್ದಿ ತಂದಾನಂತ ಮಟಿದಾಗ ಜನಾ ಹೇಳತ್ತಿತ್ತರಿ.”

“ಉರಾಗ ಕಾಣಬರೂ ಮಂದಿಗೆಲ್ಲ ಸಾಲಬೇಡಿ ಹಾಕಲಾಕ ಉರಾಗ ಆಗೇತಂತರೆ ಏನಲೇ?” ಗೌಡರು ಎಳೆ ಜಗಿಸಿದರು.

“ಅದೆಲ್ಲ ನಮ್ಮಂತಾ ಜನಕ್ಕ ಹ್ಯಾಗೆ ಗೊಂತಾದೀತರಿ ಯಪ್ಪಾ? ಉರ ಆಳೂ ಧಾರೀ ನಿಮಗ ಗೊಂದಲ ಬೀಳತ್ತೇತಿ, ಅಂದಮ್ಯಾಗ ನಮ್ಮ ಪಾಡೇನರಿ? ಆದರೇನೋ ಸತ್ತ ನಾನಾಸಾಬನ ದೆವ್ವ ಎದ್ದು ಕುಂತ್ಯಾತಂತ. ಪಡದಪ್ಪನೋರು ಆಡಿದ ಮಾತು ಯಪ್ಪಾ ಏಟ ಕರ್ವೋ, ಏಟ ಸುಳ್ಳೋ ಶಿವಗ ಗೊತ್ತರಿ?” ಎಂದು ಚನ್ನ ಸುದ್ದಿಯ ಹೊಣೆಯನ್ನೆಲ್ಲ ಶಿವನ ಮೇಲೆ ಹೊರಿಸಿ ತಣ್ಣಾದ.

“ಅವನ ದೆವ್ವ ಮಟಕ್ಕ ಬಡಕೊಂಡತಿ. ಮೊನ್ನಿನ ದಿನ ಜೀವಾ ಉಳಿಸಿಕೊಂಡದ್ದಕ್ಕ ಇಷ್ಟು ಉದ್ದ ನೀರಿಗೆ ಇಳಿದನ್ನಲ್ಲಿ ಪಡದಪ್ಪ?” ಎಂದು ಗೌಡರು ತಮ್ಮೊಳಗೆ ತಾವೆ ಒಟಗುಟ್ಟಿದರು.

ಈ ಅರ್ಥ ಚನ್ನನಿಗಾಯಿತೋ ಇಲ್ಲೋ ದೇವರೇ ಬಲ್ಲ; ಕುಳಿತಲ್ಲಿಯೇ, ಒಮ್ಮೆ ಆಕಳಿಸಿ ಚಿಟಿಕೆ ಮುರಿದು “ಬಂದ ಕೆಲಸ ಆದ್ವಾಂಗಾತಲ್ಲರಿ; ಹೊಕ್ಕೆನಿ ಇನ್ನನಾ. ಶರಣಾರಿಯಪ್ಪ” ಎನ್ನುತ್ತ ಮುಜರೆ ಮಾಡಿ ಹೊರಟ. ಗೌಡರ ಆಖು ಅವಳ ಧೋತರದಲ್ಲಿ ನಾಲ್ಕು ಸೇರು ಜೋಳ ತಂದು ಹಾಕಿದ.

“ಚನ್ನಾಲ್ಲಿ” ನಾಳೆ ಅಮಲದಾರರು ಬಂದಾಗ, ನಿನ್ನ ಬೆದರಿಸಿ ಜ್ವಾಳಾ ಕಸಗೊಂಡದ್ದನ್ನು ಹೇಳಬೇಕಲೇ ಮತ್ತ” ಎಂದು ಗೌಡರು ಆಜ್ಞಾಪ್ರಾಪ್ತಿಸಿದರು.

“ಅಂತೂ ಪ್ರಕಟ ಸಿಕ್ಕ ಜ್ವಾಳದ ರಿಣಾ ಇನ್ನು ಏನೇನು ಮಾಡಾಕ ಹಚ್ಚತ್ತೇತೋ” ಎಂದು ಗುಣಗುಟ್ಟತ್ತ ತನ್ನ ತಲೆತುರಿಸಿಕೊಳ್ಳುತ್ತ ಮನೆಯ ದಾರಿ ಹಿಡಿದ.

ಅಂದು ರಾತ್ರಿ ಗೌಡರ ಎಮ್ಮೆ ಕೋಣವನ್ನು ಕುಟಿತೆಂದು, ಆಖು ಬಂದು ಗೌಡರಿಗೆ ಅರಿಸಿ ಮಾಡಿಕೊಂಡ. ಯಾಕೋ ಗೌಡರಿಗೆ ಇದನ್ನು ಕೇಳಿ ಅಸಮಾಧಾನವಾಯಿತು. “ಅ ಬೇಬರಿಸಿಗೆ ಕ್ಷಾಣಾ ಈಯೂದು ಚಟಪಾನ ಬಿದ್ದಂತಿ ಕಾಣತೇತಿ” ಎಂದು ಒಟಗುಟ್ಟಿದರು. ಆದರೆ ಈ ಚಿಂತಿಯನ್ನೂ ಮರೆಸಬಲ್ಲ ನೂರಾರು ಚಿಂತೆಗಳು ಗೌಡರ ತಲೆಯಲ್ಲಿ ಗೊಂದಲ ನಡೆಸಿದ್ದವು, ಆಗಲೇ ರಾತ್ರಿಯ ಹತ್ತುಗಂಟೆಯಾಗಿತ್ತು. ಆದರೂ ಆಳೊಂದನ್ನು ಕರೆದುಕೊಂಡು ವಿಚಾರವಿನಿಮಯಕ್ಕಾಗಿ ಬಾಳಾಚಾರ್ಯರ ಮನೆಗೆ ನಡೆದರು.

ಅಪರಾತ್ರಿಯಲ್ಲಿ ಗೌಡರು ಬಂದುದಕ್ಕೆ ವಿಶೇಷ ಕಾರಣವಿರಲೇಬೇಕೆಂಬುದು ಬಾಳಾಚಾರ್ಯರ ಧೂರ್ತ ಬುದ್ಧಿಗೆ ಗೌಡರು ತಲೆಯ ಮೇಲೆ ಪಾವುಡ ಧರಿಸದೆ ಅವಸರದಿಂದ ಬಂದಾಗಲೆ ಹೋಳುಹೋಗಿತ್ತು. ಗೌಡರು ಬಂದ ಕೂಡಲೆ ಪಡದಯ್ಯನು ಬೀಸಿದ ಜಾಲದ ಬಗ್ಗೆ ತಮಗೆ ಗೊತ್ತಿದ್ದಷ್ಟನ್ನು ವಿವರಿಸಿ “ಅಮಲದಾರರು ಬರೋವರದಾರಂತ ನಾ ಏನು ಹೆದರಿಲ್ಲರೇ. ಆದರೆ ಹೀಗೆಲ್ಲ ಪುಂಡಾಟ ಮಾಡಿದ್ದಕ್ಕ ಆ ಪಡದಯ್ಯಗ ಶಾಸನಾ ಮಾಡಾಕ ಬೇಕಲ್ಲರಿ?” ಎಂದು ತಮ್ಮ ಮನಸ್ಸಿನಲ್ಲಿರುವ ವ್ಯಘಟೆಯ ವಿಷಯವೊಂದನ್ನು ಪ್ರಸ್ತಾಪಿಸಿದರು.

“ಅಲ್ಲ ಗೌಡರ, ಇಷ್ಟೆಲ್ಲ ಅವರಿಬ್ಬರೂ ಕೂಡಿ ಮೊಟ್ಟ ಸಾಕ್ಷಿ ಈಗ ಬೇಕಂದರ ಹುಟ್ಟಸಲ್ಕಿ ತಯಾರಾದಾಗ, ನಾನಾನ ಮರಣ ಹೃದಯವಿಕಾರದಿಂದ ಅಂತ ಖಾತ್ರಿ ಹ್ಯಾಂಗ ವಾಡಿಕೊಡುದು?” ಎಂದು ಬಾಳಾಚಾರ್ಯರು ಸಾಶಂಕರಾಗಿಯೇ ಕೇಳಿದರು.

“ಸತ್ಯವ ಸತ್ಯ ಹೋಗಾನ್ ಆಚಾರೆಪ್ಪ. ತನ್ನ ಪಾಲಿನ ದುಡ್ಡ ಸಿಗಬೇಕೂ ಅಂತ, ಅಮಲದಾರ ಇದರ ಪಂಚೇತಿ ಮಾಡಾವ, ಅದರ ಯವಸ್ಥೆ ಮುಕ್ತಪ್ರ ಮಾಡಿದ್ದ ಶಾಷ್ಟೇತನ ಆತಿಲ್ಲೆ ಆಚಾರೆಪ್ಪ? ಈ ಅಮಲದಾರರ ನೀರಗೊತ್ತಿಲ್ಲ ನನಗ?” ಗೌಡರು ಧ್ಯೇಯದಿಂದ ಸಮರ್ಥನೆ ಮಾಡಿಕೊಂಡರು.

ಗೌಡರಿಗೆ ಆ ಪ್ರಕರಣ ಮತ್ತೊಮ್ಮೆ ಏಳುವುದೂ ಬೇಕಾಗಿತ್ತು. ತಾವು ಮಾಡಿದ ಪಂಚನಾಮೆ ಖೊಟ್ಟಿಯಾಗುವದಿದ್ದರೆ, ಅದರ ಜೊತೆಗೆ ಕೊಲೆಯ ಆರೋಪಿಯಾಗಿ ಬಾಪುಸಾಹೇಬನೂ ಜೇಲು ಕಾಣುವಂತಾಗುತ್ತಿತ್ತು. ಅಂತೆಯೇ ಮಾದಪ್ಪ ಕೊಟ್ಟ ಅರ್ಚಿ ನಾನಾನ ಪ್ರಕರಣದ ಬಗ್ಗೆ ಇರದೆ ದಾದಾ ತನ್ನ ಮೇಲೆ ಏರಿ ಬಂದು ದಾಂಡಗಾಯ ಮಾಡಿದ ಬಗ್ಗೆ ಇರಬೇಕು ಎಂದು ಅವರಿಗನಿಸಿತ್ತು.

“ಶ್ರೀಗ ಬಂದಿರೂದೆಲ್ಲ ದಾದಾನ ಮ್ಯಾಗ ಇರಬೇಕು. ದಾದಾ ಪಡದಪ್ಪನನ ಮ್ಯಾಗ ಏರಿ ಹ್ಯಾದಾ, ಅದಕ್ಕ ನಾಪ್ರಾ ನೀವ್ರಾ ನೇರವಾದವರು ಅಂತ ಫಿಯಾದಿ ಕೊಟ್ಟಿರಬೇಕು” ಎಂದು ಗೌಡರು ವಸ್ತುಸ್ಥಿತಿಯನ್ನು ವಿವರಿಸಿದರು.

“ಪಡದಪ್ಪ ದಾದಾನ ಮ್ಯಾಲೆ ಫಿಯಾದೀನ ಮಾಡಿದ್ದರ ಅವನ್ನು ಉಳಿಸಲಿಕ್ಕೆ ದಾರಿ ಏನೂ ಇಲ್ಲೇನು ಗೌಡರ?” ಬಾಳಾಚಾರ್ಯರು ಕೇಳಿದರು.

“ದಾದಾ ಅಮಲದಾರರ ಕಟ್ಟಿಗೆ ಬಿದ್ದಿರಬಾರದು ನೋಡಿರಿ. ಅವಾ ಉಂಟಾಗಿ ಬಿಟ್ಟ ಹೋಗೂದ ನೆಟ್ಟಗೆ. ಆ ಲಕ್ಷ್ಯನ ಕರೆಸಿ, ದಾದಾನ್ನು ದನಾಕರಾ ನೋಡಿ ಕೊಣ್ಣಾಕ ಅಂತ ಉಂಟಿಗೆ ಕಳಿಸಿಬಿಡು ಅಂತ ಹೇಳಿದರಾತು” ಗೌಡರು ಸಲಹೆಯಿತ್ತರು.

ಕೊನೆಗೆ ದಾದಾನನ್ನು ಉಂಟಾಗಿ ಬಿಟ್ಟ ಕಳಿಸುವದೇ ವಿಹಿತವೆಂದು ಇಬ್ಬರೂ ಕೂಡಿ ನಿಂಜಾಯಿಸಿದ ಮೇಲೆ ಗೌಡರು ಮನೆಗೆ ಹೊರಟಿರು. ಅವರು ಮನೆ ಮುಟ್ಟಿತ್ತೆಲೇ, ಮುಲ್ಲಪ್ಪ ಅವರಿಗಾಗಿ ಕಾಯುತ್ತಿದ್ದ. ಅಮಲದಾರರು ಉಂಟಿಗೆ ಬಂದಿರುವರೆಂದು ಗೌಡರಿಗೆ ವರದಿ ಮಾಡಿದ. ಗೌಡರ ಕರ್ತವ್ಯಪ್ರಜ್ಞ ಬಮ್ಮೆಲೇ ಜಾಗೃತವಾಯಿತು. ಗೌಡರು ಪಾಪುಡವನ್ನು ಧರಿಸಿಕೊಂಡು, ಕ್ಯಾಯಲ್ಲಿ ಒನಕೆಗಿಂತ ಸ್ವಲ್ಪ ತೆಳ್ಳಾಗಾದ, ಬೆಳ್ಳಿಕಟ್ಟಿನ ಬಡಿಗೆಯನ್ನು ಹಿಡಿದುಕೊಂಡು ಅವಸರದಿಂದ ಭಾವಡಿಗೆ ಧಾವಿಸಿದರು. ಪಾದಳ್ಳಿಯ ಅರಸನಂತೆ ಮೀಸೆ ತಿರುವುತ್ತ ದರ್ಶಾದಿಂದ ತಿರುಗಾಡುವ ಗೌಡರು, ಶ್ರೀಗ ಚಾವಡಿ ಕಟ್ಟಿಗೆ ಮೊಚ್ಚೆಗಳನ್ನು ಬಿಟ್ಟು, ಬಹು ವಿನಯದಿಂದ ಅಮಲದಾರನನ್ನು ಕಾಣಲು ಬಂದದ್ದು ನೋಡಿ ಮುಲ್ಲಪ್ಪನಿಗೆ ಒಳಗಿಂದೊಳಗೇ ನೋಣ ಕಡಿದಂತಾಯಿತು.

“ಕ್ಯಾ ಬಾತ್ ಪಟೇಲ್?” ಚಾವಡಿಯ ಒಳಗಿನಿಂದ ಗುಡುಗು ಕೇಳಿ

ಬಂತು. ಸೇರೆ ಕುಡಿದಿದ್ದರಿಂದ ಉಗ್ರವಾಗಿ ತೇಲುಗಣ್ಣ ಮೇಲುಗಣ್ಣ ಹಾಕುತ್ತ, ಎದೆಯವರೆಗೆ ಇಳಿಬಿದ್ದ ಗಡ್ಡದ ಮೇಲೆ ಕೈಯಾಡಿಸುತ್ತ ಅಮಲದಾರ ಪಕರುದ್ದಿನಸಾಹೇಬರು ದಪ್ಪ ದನಿಯಲ್ಲಿ ಕೇಳಿದರು. ಗೌಡರಂಥ ಗೌಡರ ದರ್ಪಷ್ಟ ಉದುಗಿಹೋಯಿತು, “ಗಾಂವಮೇ ಗರೀಜೋಕ ಜಿಂದಾ ನಹೀ ರಹಸಕತಾ, ಜೀರ್ ಹುಮ್ ಜಲುಮ್ ಚಲಾತೇ ಹೋ? ಕಹಾಂ ಹೈ ರಿಪೋಟ್?” ಮದ್ದದ ಅಮಲಿನಲ್ಲಿ ಅಮಲದಾರರಿಗೆ ಮಾತೃಭಾಷೆಯ ಮೇಲಿನ ಮೋಹ ಉಕ್ಕಿ ಬಂದಿತ್ತು. ಮತ್ತು ದರ್ಪ ನಡೆಸಬೇಕಾದರೆ ಉದುವಿನಂಥ ಭಾಷೆಯಲ್ಲ ಎನ್ನುವುದು ಅವರ ದೃಢ ಸಿದ್ಧಾಂತಗಳಲ್ಲಿಂದಾಗಿತ್ತು.

“ಇಲ್ಲ ರಾವಸಾಬ ಅಂತಾದ್ದೇನು ಗಡಿಬಿಡಿ ಆಗಿಲ್ಲ ತಗೀರಿ” ಗೌಡರು ಹಲ್ಲು ಕಿರಿದು ವಿನಯದಿಂದ ಹೇಳುತ್ತಿರುವಾಗಲೇ “ಚುಪ್ಪು ರಮೋಜೀ, ಹಮ್ಮ ಕು ಸಬ್ಬ ಕುಳ್ಳ ಮಾಲುಮ್ ಹೈ” ಎಂದು ಮತ್ತೊಮ್ಮೆ ಗುಡುಗು ಕೇಳಿ ಬಂತು.

ಪ್ರಸಂಗಾವಧಾನಿ ಮಲ್ಲಪ್ಪನು ಅಪ್ಪರಲ್ಲಿ ಚಾವಡಿಯಲ್ಲಿ ಗುಡಾರ ಕಚ್ಚಿ, ಸಾಹೇಬರ ಶಯನೋಶ್ವದ ಏಪಾರಾಡು ಮಾಡಿದ್ದನು.

“ರಾವಸಾಬ, ದಣಿದು ಬಂದೀರಿ ಕಾಣತತೆ, ಓಟು ದಣವಾರಿಸಿಗೋ ಬೇಕು. ಬೆಳಗಾದ ಮ್ಯಾಗ್ ಇಲ್ಲಿ ಬರತೀನು” ಎಂದು ಗೌಡರು ತಡವರಿಸುತ್ತ ಅಸಂಬಂಧವಾಗಿಯೇ ಎಂದು ಹೇಳಿಕೊಂಡರು.

ಸೆರೆ ಕುಡಿದರೂ ಅಮಲದಾರರಿಗೆ ಎಚ್ಚರ ತಪ್ಪಿರಲಿಲ್ಲ. ಗೌಡರ ಈ ಸುಳ್ಳಿ ವಿನಯದಿಂದ ಸಿಟ್ಟು ಬಂದು “ಸಬ್ಬ ಮಾಲುಮ್ ಹೋಗಯಾ ಹೈಜೀ ಪಟ್ಟೀಲ್” ಎಂದು ಜಬರಿಸಿ “ಆಡ್ಲೀ, ಓ ಪಟ್ಟೀಲಕು ಸಬ್ಬ ಬಾತ್ ಸಮಜಾಯಕ ಕರೋ” ಗುಡುಗಿದರು.

ಅಮಲದಾರರ ಸ್ವಾರಿ ಆಗಿನ ಪ್ರಸಂಗಕ್ಕಂತೂ ತೆರೆಯ ಹಿಂದೆ ಸರಿದು ಗಾದಿಯ ಮೇಲೆ ಪವಡಿಸಿತು. ಗೌಡರಿಗೆ ರುದ್ರನಾಟಕದ ಒಂದು ದೃಶ್ಯ ಮುಗಿದಂತಾಯಿತು. ಒಂದು ದೊಡ್ಡ ಕುತ್ತಿನಿಂದ ಪಾರಾದ ಸಮಾಧಾನವೆನಿಸಿತು.

ಆಡ್ಲೀ (Orderly) ಕೆಶವರಾಯ ಗೌಡರ ಹಳೆಯ ಸ್ನೇಹಿತ. ಕೆಶವರಾಯ ಉಟ-ಉಡಿಗೆ, ವೇಷಭೂಷಣಗಳಲ್ಲಿಲ್ಲ ಮಹಾ ಭಾನಸ ಸ್ವಭಾವದವನೆಂದು ವಿಶ್ವಾಸಿಯನ್ನು ಪಡೆದಿದ್ದ. ಅವನುಟ್ಟ ‘ಜಾನ್‌ಪಿಲ್’ ಧೋತರ ಯಾವಾಗಲೂ ಶುಭವಾಗಿರುತ್ತಿತ್ತು. ಕರಿಯ ಅಲ್ವಾಕನ್ನು ಬಿಟ್ಟರೆ ಬೇರೆ ಕೋಟು ಅವನು ಧರಿಸುತ್ತಿರಲಿಲ್ಲ. ಅವನು ಹಾಕಿಕೊಂಡ ಪ್ರಕ್ಷೇರ ಮೊಜ್ಜೆಯ ಕೆಂಪು ಬಣಿ ಎಂದೂ ಮಾಸಿರುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಅವನ ಪರಿವಾರದವರೆಲ್ಲ

ಅವನನ್ನು ‘ಬೆಳ್ಳಕ್ಕಿಮರಿ’ ಎಂದೇ ಕರೆಯುತ್ತಿದ್ದರು. ವೇಷದಂತೆಯೇ ಉಟದ ವಿಷಯದಲ್ಲಿ ಹಾಗೆಯೇ. ಪಾದಳ್ಯಾಯಿಂದ ಬೆಳ್ಳೆ ಬರದೆ ಕೇಶವರಾಯನ ಉಟವಾಗುತ್ತಿರಲಿಲ್ಲ. ಈ ಬೆಳ್ಳೆಯ ಸ್ಥಿತೆಯೇ ಕೇಶವರಾಯನ ವಿಶೇಷ ಕೃಪೆಗೆ ಪಾದಳ್ಯಾಯ ಗೌಡರು ಪಾತ್ರಾಗುವಂತೆ ಮಾಡಿತ್ತು.

ಕೇಶವರಾಯ ಆ ಹೊತ್ತಿಗೆ ಚಾವಡಿಯಾ ಕಟ್ಟಿಗೆ ಕುಳಿತುಕೊಂಡು ಎಲೆ ಅಡಿಕೆಯ ಸೇವನೆಯಲ್ಲಿ ಹೊಡಗಿದ್ದನು. ಜ್ಯೋತಿಕೊಂಡು ತಿರುಗಿ ಬಂದ ಗೌಡರನ್ನು ನೋಡಿ “ಮತ್ತೇನು ಗೌಡಪ್ಪ, ಎಲ್ಲಾ ನಟ್ಟಗು? ಮನ್ನೆ ನೀ ಕಳಿಸಿದ ಬೆಳ್ಳೆಗೆ ತುಪ್ಪಾನ ಇಳೀಲೆಲ್ಲೋ?” ಎಂದು ಶೆಲಪ್ಪೆಯಿಂದ ಮಾತಿಗಾರಂಭಿಸಿದ. ಇಬ್ಬರೂ ಅಮಲದಾರರ ಕಿವಿಯಳತೆಯಿಂದ ದೂರ ಹೋಗಿ ನಿಂತರು.

“ಅಲ್ಲೋ ಗೌಡಪ್ಪ, ಇದ ಧಂಡೆದಾಗ ಮುಪ್ಪಾದಿ. ಇನ್ನೂ ತಿಳೀಲೀಲ್ಲಲ್ಲೋ? ಅಲ್ಲ ರಾವಸಾಹೆಬರು ಬಿಳಿಕುದರಿ ಹತ್ತಿದಾಗೆನಪಾ ಭೇಟ್ಟಿಗೆ ಬರಲು? ಈಗ ಇಡೀ ಪ್ರಕರಣದ ಮೂಲ ನೀ ಆಗಿ ಶೂತೀದಿ. ಉರಾಗ ಒಂದು ಖೂನಿ ಆದದ್ದು ಹೃದಯ ವಿಕಾರದಿಂದ ಸತ್ತಮ್ಮು ಅಂತ ಪಂಚನಾಮೆಮಾಡಿ ಗುಸ್ಸೆ ಮುಳಗಿಸಿದ ಅಂತ ಮೂಕಿ-ಅರ್ಚಿ ಬಂದದ ನಿನ್ನ ಮ್ಯಾಲೆ. ಮತ್ತು ಆ ಅರ್ಚಿಯೊಳಗೆ ಏನೇನ ಕಾಣಸ್ಯಾರ ಗೊತ್ತದ ಏನು? ಈ ಖೂನಿ ಬೇಪತ್ತಾ ಆದದ್ದರಿಂದ ಉರಾಗ ಪುಂಡರು ಹಗಲೂ ಹಾಡೇ ಮನೀಹೊಕ್ಕು ಜನರ್ವ ಹೊಡಿದು ಬಡಿಯೂದು ನಡದದ. ಬಡವರು ಸುಸೂತ್ರ ಬಾಳ್ಳೆ ಮಾಡೂದು ದುಸ್ತರ ಆಗೇದ ಅಂತ ಬರದಾರ” ಕೇಶವರಾಯ ಈ ಮಾತು ಮುಗಿಸಿ, ಇಷ್ಟೆತ್ತು ಕ್ಯಾಯಲ್ಲಿಯೇ ಹಿಡಿದಿದ್ದ ಚಿಟಕೆ ತಂಬಾಕನ್ನು ಬಾಯೋಳಿಗೆ ಹಾಕಿಕೊಂಡ.

ಗೌಡರು ನಿರ್ವಿಳ್ಳಾರಾಗಿದ್ದರು; ತಾವೇ ಆರೋಪಿಯಾಗುವ ಪ್ರಸಂಗ ಬಂದಿತಲ್ಲ ಎಂದು ಹಣ್ಣಾಗಿದ್ದರು. ಏನೂ ಹೇಳಬೇಕೆಂಬುದು ತಿಳಿಯದೆ “ಅದರ ಜೆಕಸಿಗೇ ಈಟ ಸರರಾತ್ಮಾಗ ಬಂದಾರೇನ್ನಿ ರಾವಸಾಬರು?” ಎಂದರು.

“ಅದೊಂದಕ್ಕೆ ಆಗಿದ್ದರ ಇಷ್ಟ ತರಾತುರಿಯಿಂದ ಏನ ಬರತಿದ್ದಿಲ್ಲ ಬಿಡು. ಮತ್ತೊಂದು ಪ್ರಕರಣ ಅದ. ಈ ಉರಾಗ ದಾದಾ ಅಂತ ಏನೋ ಬಬ್ಬಾವ ಪುಂಡ ಇದ್ದಾನಂತಲ್ಲಾ? ಅಂವಾ ಇಲ್ಲೇ ಪಡದಯ್ಯನ ಮ್ಯಾಲೆ ಏರಿಹೋಗಿ ಹೊಡೆದು, ಅಬರೂ ತೊಗೊಂಡಾನಂತ ಅವನ ಮ್ಯಾಲೆ ಫಿರ್ಯಾದಿ ಕೊಟ್ಟಾರ. ಮತ್ತು ಆ ದಾದಾಗೇನೋ ಉರಾಗಿನ ಪ್ರತಿಷ್ಠಿತ ಬ್ರಾಹ್ಮಣರ ಬೆಂಬಲ ಅದ ಅಂಶೂ ಆ ಫಿರ್ಯಾದಿಯೊಳಗ ಕಾಣಿಸಿದ್ದದ. ಈ ಪ್ರಕರಣ ಮಾತ್ರ ದೀರ್ಘಕ್ಕೆ ಹಾಗೋ ಸಂಭವ ಅದ. ಮತ್ತು ಇಷ್ಟೆಲ್ಲಾ ಆಗೋ ಮುಂದ ನೀವಲ್ಲಿದ್ದಿ ಗೌಡರು?

ಎನ್ನೋ ಬಂದೋಬಸಿ ಅನೆಬೇಕೋ ಪಾದಳಿದ ಅಂತ ಜಂಬಾ ಕೊಚಿಕೊಂಡಿದ್ದರೆಲ್ಲೋ?” ಎನ್ನತ್ತೆ ಕೇಶವರಾಯ ಬಿಧ್ದ ಆಳಗೆ ತನ್ನದೊಂದು ಕಲ್ಲು ಎತ್ತಿದ್ದ.

ಸ್ವಲ್ಪ ಹೊತ್ತು ಗೌಡರು ಸುಮ್ಮನಿದ್ದರು. ಅದರೂ ಕೊನೆಗೆ ಕೇಶವರಾಯನೇ ಗತಿ ಎಂಬ ನಿಣಾಯಕ್ಕೆ ಬಂದು “ಎಲ್ಲಾ ಬೇಲಿ ಎದ್ದು ಹೊಲ ಮೇದಾಂಗ ಏತಿರಿ ಕತ್ತಿ, ಕೇಶಪ್ಪನೋರ ಈ ಪಡದಯ್ಯನ ಮೂರ್ಕಿ ಅರ್ಜಿ ಮಾಡೋ ಬೆದರಿಕೆ ಹಾಕಿ, ಬಾಪ್ರಾ ಸಾಹೇಬರಿಂದ ಹಣ ಸುಲಕೊಂಡಾನಿ, ಮತ್ತು ಅದ ಬೆದರಿಕಿ ಹಕ್ಕಿ ವಾಡೇದಾಗಿನ ಹಗೇ ತಗಿಸಿ, ಜ್ಞಾಖಾ ಹಂಚಿ ತಾ ಬಿರುದು ಹಂಚಿಗೊಂಡು ಮೇರಿತಾನರಿ. ನಮ್ಮ ಮಾದರ ಚನ್ನಾಗ್ನಿ ನನ್ನ ಮನ್ಯಾಗಿನ ಜ್ಞಾಖಾ ಓದರ ಅವನ್ನ ಕಸಗೊಂಡು ಮತ್ತಕ್ಕೆ ಹಾಕಣ್ಣಾನ್ನಿ ಒಂದಂತ ಹೇಳಾದ ಅವನ ಆಟ! ಅದೆಲ್ಲ ಹೋಗಲ್ಲಿ, ಈಗ ನನಗೇನು ಮಾಡಂತೇರಿ?” ಎಂದು ಕೇಶವರಾಯನನ್ನೇ ಸಲಹೆ ಕೇಳಿದರು.

“ಅದೆಲ್ಲ ಖರೀ ಇದ್ದೀತೋ ಗೌಡಪ್ಪಾ ಅದರ ಪ್ರಕರಣ ಹೊಡಕಿನದಾಗಿ ಹೂತದಲ್ಲ? ನೀ ನಾಳೆ ಹ್ಯಾಂಗಾದರೂ ಬರತೀಯಲ್ಲ. ರಾವಸಾಹೇಬರಿಗೆ ಒಂದಿಷ್ಟು ಹೇಳಿಕೋ. ಮೆಚ್ಚ ಹಿಡಿದು ಕೇಳಿದರ ಏನರ ಕೆಲಸ ಆದಾವು. ಮತ್ತು ಉಳಿದಿದ್ದಲ್ಲಾ ನಿನಗೇನ ಹೇಳಬೇಕು?” ಕೇಶವರಾಯ ಮೋಫ್ಮೊ ಮಾತಾಡಿ ಕೈವಿಟ್ಟು.

ಗೌಡರು ಮನೆ ಮುಟ್ಟಿಡಾಗ ರಾತ್ರಿ ಹನ್ನೆರಡರ ಮೇಲಾಗಿತ್ತು. ಸಂಜೀಯಿಂದ ಇಡರ ಬಗ್ಗೆಯೇ ವಿಚಾರ ಮಾಡಿ ಮಾಡಿ ಬೇಸತ್ತಿದ್ದರು. ಚಾವಡಿಗೂ ಮನೆಗು ಎಡತಾಕಿ ದಣಿದಿದ್ದರು, ಇಷ್ಟಾದರೂ ವಿಚಾರ ಬಗೆಹರಿದಿರಲಿಲ್ಲ. ಬೆಳಗಿನ ವಿಪತ್ತಾಂದು ಕಾದು ಕುಳಿತಿತ್ತು. ಮನೆ ಮುಟ್ಟಿವಷ್ಟರಲ್ಲಿಯೇ ಶಿಲೇದಾರ ಲಕ್ಷ್ಮಣ ತಮ್ಮನ್ನ ಕಾಣಲು ಬಂದಿರುವದಾಗಿ ತಿಳಿಯಿತು. ಗೌಡರು ಬೇಸರದಿಂದಲೇ “ಇಗಾ ನೋಡು ಲಕ್ಷ್ಮಣ ದಾದಾನ ಮ್ಯಾಗ ಅರ್ಜಿ ಬಂದೃತಂತೆ, ಹುಕಾರಿ, ಅಮಲದಾರ ದೇಶದಾಗಿಲ್ಲದ ಸಿಟಿನವ ಅದಾನ, ಈ ಬಿಂಭೆ ಅವನ ಬಾಯಾಗಿಂದ ಪಾರಾಗೂದ ಕಟಿಣ ಏತಿ. ದಾದಾಗ ಅವನ ಕಡ್ಡಿಗೆ ಬೀಳಬ್ಬಾಡಂತ ಹೇಳು. ಉರಿಗೆ ಈಗಂದೀಗ ಅವನ್ನ ಕಳಿಸಿಬಿಡು” ಎಂದು ಉಪದೇಶ ಮಾಡಿದರು.

ಲಕ್ಷ್ಮಣ ಮತ್ತೆ ಅಳುಮೋರೆ ಮಾಡಿದ. ಧೋತರದ ಚುಂಗಿನಿಂದ ವುಗಾನೋನ್ನಿರಸಿಕೊಳ್ಳತ್ತೆ, “ಹೋಗಂದರೂ ಹೋಗೂ ಲಗಸಣ ಕಾಣವಲ್ಲವುಯಪ್ಪ, ರಾವಸಾಹೇಬರು ಹ್ಯಾದ ಮ್ಯಾಗ ಉರ ಬಿಟ್ಟ ಹೊಕ್ಕೇನಿ

ಅಂತಾನ್” ಎಂದು ಹೇಳಿದ.

“ವಿನ ಎಡವಟ್ಟ ಅಂದಾನಲೇ ಅಂವಾ! ಸುಮಾಕ ಹೋಗಂತ ಹೇಳಬಾರದ. ಹುಲಿ ಕೂಡ ಆಡಬಹುದು. ಈ ಸರಕಾರದ ಮಂದಿರೀ ಕೈಯಾಗ ಸಿಗಲಾಸಲ್ಲ. ಉಂರು ಬಿಟ್ಟ ಹೋಗನ್ನು, ಒಲ್ಲೇ ಅಂದರ ಗರಡೀಮನಿಯಾಗ, ಇಲದಿರಕ ನಮ್ಮ ಬಾಳಾಚಾರ ಮನ್ಯಾಗರ ಇರನ್ನು, ಅದಕ್ಕೂ ಒಲ್ಲೇ ಅಂದರ ಹಾಳ ಭಾವಿ ಬೀಳನ್ನು, ನಮ್ಮನ್ನೂ ಕೆಡವನ್ನು” ಸಿಟ್ಟಿನಿಂದ ಅವಡುಗಜ್ಜಿ ನುಡಿದರು ಗೌಡರು.

ಗೌಡರ ಅವಶಾರ ನೋಡಿಯೇ ನಡುಗಿದ್ದ ಲಕ್ಷ್ಮಣ, ಭಯದಿಂದ ಅಳುವದನ್ನು ಕೂಡ ಮರೆತು ಅಲ್ಲಿಂದ ಕಾಲು ಕಿತ್ತಿದ. ರಾತ್ರಿಯೇ ದಾದಾನಿಗೆ ಹೇಳಬೇಕೆಂದರೆ ಅವನು ಮನೆಯಲ್ಲಿರಲಿಲ್ಲ.

ಬೆಳಗಾಯಿತು. ದಾದಾ ನಿತ್ಯದ ರೂಢಿಯಂತೆ ಗರಡೀಮನೆಯಲ್ಲಿ ಚಡ್ಡಿ ಪರಿಸಿ, ತಾಲೀಮಿಗೆ ತೊಡಗನು ವಿದ್ಧತೆಯಲ್ಲಿದ್ದ. ಅಗ ಅವನನ್ನು ಹುಡುಕುತ್ತ ಲಕ್ಷ್ಮಣ ಅಲ್ಲಿಗೇ ಬಂದ. ಗೌಡರು, ಬಾಳಾಚಾರ್ಯರು ಇಬ್ಬರೂ ಉಪದೇಶಿಸಿದ್ದನ್ನು ಮಗನಿಗೆ ಹೇಳಿದ. ಬಾಳಾಚಾರ್ಯರ ಮನೆಯಲ್ಲಾದರೂ ಹೋಗಿ ಇರು ಎಂದು ಕಳಕಳಿಯಿಂದ ಉಪದೇಶಿಸಿದ. ಆದರೆ ದಾದಾನ ಮನಸ್ಸಿಗದು ನಾಟುವಂತಿರಲಿಲ್ಲ.

“ವಿನು ತುಡುಗು ಮಾಡಿಲ್ಲಾ, ಕಳವು ಮಾಡಿಲ್ಲಾ, ತಲೀ ತಪ್ಪಿಸಿಕೊಂಡು ಹೊಡಲಾಕ, ಇವೆಲ್ಲ ನನಗ ಸರೀನ ಬರಾಣೆಲ್ಲ. ಚಿಮಣಾನ ಬಾಳೇವು ಹಾಳಗೆದವಿದವನ್ನು ಜೀವದಿಂದ ಬಿಟ್ಟು, ಅದ್ದುವ ಫೌಜದಾರ ಅಂವಾ, ನನ್ನ ತಡವಬೇಕಂದಾವ? ನೋಡರ ನೋಡತೀನಿ” ಎಂದು ರಭಸದಿಂದ ನುಡಿದು ದಾದಾ ತಾಲೀಮಿನಲ್ಲಿಯೇ ಮಗ್ನಾದ.

“ತಿಳಿದದ್ದು ಮಾಡಿಕೋ, ಹೇಳಂತ್ಯಾ ಹೇಳಿನಿ. ನಿನ್ನ ಫಲಭೋಗ ನಿನಗೃತಿ” ಎಂದು ಗೊಣಗುಟ್ಟತ್ತ ಲಕ್ಷ್ಮಣ ಹೊರಟುಹೋದ.

೧೦

ಫಕರುದ್ದಿನ ಫೌಜದಾರರು ಆಗಿನ ಕಾಲದಲ್ಲಿ ಎಲ್ಲ ಅಮಲದಾರರಂತೆಯೇ ಆರೋಪಿಗಳಿಗೆ ಯಮಸದೃಶರಾಗಿದ್ದರು. ದಪ್ಪವಿಲ್ಲದವನು ಅಧಿಕಾರಿಯೇ ಅಲ್ಲ ಎಂಬ ಭಾವನೆ ದೃಢವಾಗಿ ಸಾಮಾನ್ಯರಲ್ಲಿಯೂ ಆಗ ಬೇರೂರಿತ್ತು. ಯಮದಾತರಂತೆ ಭೀಕರವಾದ ಪೋಲೀಸ್ ಕಾನ್ಸ್‌ಬಿಲ್ಯೂಂಡಿಗೆ ಫಕರುದ್ದಿನರ ಪರಿವಾರ ಬಂದಿತೆಂದರೆ, ಗಜನಿ ಮಹಮೂದನ ದಾಳಿ ಬಿದ್ದಂತೆ ಜನ ಅಂಜಿ

ನಡುಗುತ್ತಿದ್ದರು. ಆ ಪರಿವಾರ ಉರು ಬಿಡುವವರೆಗೆ ಉರಲ್ಲಿ ಯಾರಿಗೂ ನಿದ್ದ ಹತ್ತಿರಲ್ಲ. ಘಕರುದ್ದಿನರು ಹಗಲುಹೊತ್ತು ಸಾಮಾನ್ಯ ಪೋಲೀಸ್ ಅಥಿಕಾರಿಯಂತೆಯೇ ಕಂಡು ಬರುತ್ತಿದ್ದರು. ಸರಬರಾಯಿಂದ ವ್ಯವಸ್ಥೆ ಅಷ್ಟಕಟ್ಟಾಗಿದೆಯೋ ಇಲ್ಲವೋ ಎಂಬುದರ ಮೇಲೆ ಅವರ ಕಾಕ್ಷಣಿ ಇದ್ದದೇ. ಓಲೆಕಾರ ತಂದ ಬೆಣ್ಣೆಯ ಹಾತೆ, ಅವರ ಕಣ್ಣ ಮೂಗಿನ ಪರೀಕ್ಷೆಯಾದ ನಂತರವೇ ಅಡಿಗೆಮನೆಯನ್ನು ಸೇರತಕ್ಕದ್ದಂದು ಸತ್ತ ಅಳ್ಳಿಯಾಗಿತ್ತು. ಹೋಗಳಿಗೆ ಚೂರಿ ಬೀಳುವ ಮೊದಲು ಅವರು ಅವುಗಳನ್ನು ಎತ್ತಿನೋಡಿ, ಹೊಕೊಕೊಕೊ ಎಂದು ಅವು ಚಡಪಡಿಸುವುದನ್ನು ನೋಡಿ ದೊಡ್ಡದಾಗಿ ನಕ್ಕ ನೆಲಕ್ಕೆ ಅಪ್ಪಳಿಸುತ್ತಿದ್ದರು. ರೋಗಿಪ್ಪ ಕೋಳಿ ಎಂದು ಕಂಡುಬಂದರೆ ಅವರ ಕಡಿಗಣ್ಣಗಳಿಂದಲೇ ತಂದವನ ಅವಶಾರ ಸಮಾಪ್ತಿಯಾಗುತ್ತಿತ್ತೆಂಬ ಹೆದರಿಕೆ ಎಲ್ಲ ಗೌಡರಿಗೂ ಓಲೆಕಾರರಿಗೂ ಗೆಂತಿತ್ತು.

ಪಾದಳ್ಯಿಯ ಗೌಡರು ಸರಬರಾಯಿ ಬಹಾದ್ದೂರರೆಂಬ ಕೇತ್ತಿ ತಾಲೂಕಿನಲ್ಲೆಲ್ಲ ಹರಡಿತ್ತು. ಘಕರುದ್ದಿನಸಾಹೇಬರು ಈ ತಾಲೂಕಿಗೆ ವರ್ಗವಾಗಿ ಬಂದ ವರ್ಷ ಪಾದಳ್ಯಿಯನ್ನು ತಮ್ಮ ಪಾದಧಾಳಿಯಿಂದ ಪಾವನಗೋಳಿಸಿದ್ದರು; ಗೌಡರ ಮೇಜವಾನಿಯಿಂದ ಪ್ರೀತರಾಗಿದ್ದರು. ಉರುಬಿಟ್ಟ ಹೋಗುವಾಗ “ಜರಾರು ಪಡೇ ತೋ ಹಮಾರೆ ಪಾಸ ಅನಾಜಿ ಪಾಟೀಲ್” ಎಂದು ಹೇಳಿದ್ದನ್ನು ಗೌಡರು ಅನೇಕ ತಿಂಗಳುಗಳವರೆಗೆ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.

ಒಮ್ಮೆ ಘಕರುದ್ದಿನ ಸಾಹೇಬರ ಎಮ್ಮೆ ಬರಡುಬಿಡ್ಡ ಸುದ್ದಿ ಪೋಲೀಸ್ ಖಾತೆಯ ಗೂಡಿಕಾರದಿಂದ ಗೌಡರಿಗೆ ಮುಟ್ಟಿತು. ಉರಲ್ಲಿ ಹೆಸರಾದ ತಳೀಯ ಈಯಲಾದ ಎಮ್ಮೆಯಾದನ್ನು ಗೌಡರ ಸಾಹೇಬರ ಮನೆಗೆ ಮುಟ್ಟಿಸಿ, ಅವರ ಬರಡೆಮ್ಮೆಯನ್ನು ಬಡಸಂಗಪ್ಪನ ಮನೆಯಲ್ಲಿ ಕಟ್ಟಿಸಿದರು. ಸಂಗಪ್ಪ ಅದನ್ನೇ ಕಷ್ಟಪಟ್ಟಿ ಆರ್ಯಕೆ ಮಾಡಿದ್ದನು. ಅದು ಮತ್ತೆ ತುಂಬಿ ಈಯಲಾದದ್ದು ಸಾಹೇಬರಿಗೆ ತಿಳಿದರೆ, ಅದು ಸಾಹೇಬರ ಮನೆಗೆ ಮರಳಿ ಹೋಗಬಹುದೆಂದು ಹೆದರಿ, ಸಂಗಪ್ಪ ಆ ಎಮ್ಮೆ ಸತ್ತುಹೋಯಿತೆಂದು ಕೆಲ ತಿಂಗಳುಗಳ ಹಿಂದೆ ವರದಿ ಮಾಡಿದ್ದನು.

ಬೆಳಕು ಹರಿಯುತ್ತಲೇ ಸಾಹೇಬರು ಎದ್ದು ಬಹಿದ್ರಿಸಿಗೆ ಹೋಗುವುದು ವಾಡಿಕೆ. ಈ ದಿನವೂ ಹಾಗೆ ಹೋದಾಗ ಸಂಗಪ್ಪನ ಮನೆಯಿಂದ ಸರಗಾಡಲು ಬಿಟ್ಟ ಎಮ್ಮೆ ತನ್ನ ಮಣಿಕದೊಂದಿಗೆ ಸಾಹೇಬರ ಹತ್ತರವೇ ಬಂದಿತು. ಸಾಹೇಬರ ತೀಕ್ಷ್ಣ ದೃಷ್ಟಿಗೆ ಅದು ತಮ್ಮ ಎಮ್ಮೆಯೆಂದು ಕೂಡಲೇ ಗೊತ್ತಾಯಿತು. ಆಗಲೇ

ಅವರ ಪಿತ್ರನೆತ್ತಿಗೇರಿತ್ತು. ತಿರುಗಿ ಚಾವಡಿಗೆ ಬಂದಾಗ ವಂದನೆ ಸಲ್ಲಿಸಲು ಬಂದ ಗೌಡರೇ ಮತ್ತೆ ಅವರ ಸಿಟ್ಟಿಗೆ ಆಹುತಿಯಾದರು. “ಹುಂ ಪಾಟೀಲ ನಮ್ಮು ಎಮ್ಮೆ ಎಲ್ಲೆಂತಿ?” ಎಂದು ಗುಡುಗಿದರು. (ಮದ್ದದ ಅಮಲು ಇಳಿದಿದ್ದರಿಂದ ಸಾಹೇಬರು ಕನ್ನಡ ಮಾತನಾಡುವ ಸ್ಥಿತಿಗೆ ಬಂದಿದ್ದರು.)

ಗೌಡರು ಕೈಮುಗಿದು “ಸಂಗಪ್ಪನ ಮನ್ಯಾಗ ಬಿಟ್ಟಿದ್ದನೆರಿ. ಅದು ಈದು ಸತ್ತಹ್ಯಾತಂತ. ಮಣಿಕಾ ಜ್ಞಾಪಾನ ಮಾಡಿ ಈಯಲ್ಕೆ ಅಗಾಣಾ ನಿಮಗೆ ಮುಟ್ಟಿಸೂ ಅಂತ ಹೇಳಿನ್ನಿ” ಎಂದು ಬಿನ್ನವಿಸಿದರು.

ಸಾಹೇಬರ ಅವತಾರಕ್ಕೆ ಕಳೆಯೇರಿತು, ‘ಹರಾಮಹೋರ, ಯಾರ ಹೇಳತಾರು? ನಾನ ಇದ ಈಗ ನೋಡಿ ಬಂದೇನಿ’ ಎಂದು ಚಾವಡಿಯಲ್ಲ ಪ್ರತಿಧ್ವನಿಸುವಂತೆ ಕೊಗಿದರು. ಸಂಗಪ್ಪನಿಗೆ ಆಗಲೇ ಕರೆ ಹೋಯಿತು. ಅವನನ್ನು ಕರೆಸಿ ಆರೋಪಿಯಂತೆ ಮಧ್ಯಾಹ್ನದವರಿಗೆ ಚಾವಡಿಯಲ್ಲೇ ಕೊಡಿಸಿದರು. ಆಡ್ಡಿ ಕೇಶವರಾಯ ಅವನಿಗೆ “ಉಂಟಾ ಮಾಡಿಬಾ ಹೋಗು” ಎಂದು ಆಜ್ಞೆ ವಿಧಿಸಿ, ತಾನೂ ಉಂಟಾ ಮಾಡಲು ಬಾಳಾಚಾರ್ಯರ ಮನೆಗೆ ಹೋದ.

ಸಂಗಪ್ಪ ಹೌಹಾರಿದ್ದ. ಎಮ್ಮೆ ಸತ್ತಿತೆಂದು ಸುಳ್ಳ ಹೇಳಿದ ಬಗ್ಗೆ ಎಷ್ಟು ದಂಡ ತೆತ್ತಬೇಕಾಗುವುದೋ ಎಂದು ಅವನ ಅಣ್ಣ ತಮ್ಮಂದಿರು ಗಾಬರಿಯಾಗಿದ್ದರು. ಸಂಗಪ್ಪ ಉಂಟಕ್ಕೆ ಮನೆಗೆ ಹೋಗದೆ, ನೆಟ್ಟಿಗೆ ಬಾಳಾಚಾರ್ಯರ ಮನೆಗೆ ಬಂದು ಆಡ್ಡಿ ಕೇಶವರಾಯರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಾ ಕುಳಿತನು.

“ವಿಳು ಸಂಗಪ್ಪ, ದೊಡ್ಡವರ ಜೋಡಿ ಘ್ಯವಹಾರ, ದೆವ್ವದ ಹೊಟ್ಟಾಗ ನಾವು ಹೋದರೂ ತ್ರಾಸ. ನಮ್ಮ ಹೊಟ್ಟಾಗ ದೆವ್ವ ಹೊಕ್ಕರೂ ತ್ರಾಸ. ಮಾತೇನೋ ಸಣ್ಣದು. ಆದರೆ ಸಾಹೇಬರ ಹಟಾ ದೊಡ್ಡದೋ! ಕೇಶವರಾಯರು ನಮ್ಮವರು. ಏನಾದರೂ ಮಾಡಿ ತಪ್ಪ ಕ್ಷಮಾ ಮಾಡೂ ಹಂಗ ಮಾಡತಾರ. ನೀ ಹೋಗಿ ಉಂಟ ಮಾಡಿ ಬಾ” ಎಂದು ಬಾಳಾಚಾರ್ಯರು ಅವನನ್ನು ಸಮಾಧಾನ ಮಾಡಿ ಕಳಿಸಿದರು. ಆದರೆ ಅವನು ಹೋದ ಕೊಡಲೇ ಅವನ ಹೆಂಡಿರು ಮಕ್ಕಳು ಅಳುತ್ತ ಅಲ್ಲಿಗೇ ಬಂದರು.

“ಎಮ್ಮೆ ಕಿಮ್ಮತಿನ ಎರಡು ಪಟ್ಟು ದಂಡಾ ಕೊಡಬೇಕಾದೀತು” ಎಂದು ಕೇಶವರಾಯರು ದಂಡದಿಂದ ಪ್ರಕರಣ ಬಗೆಹರಿಯುವ ಆಸೆ ಇದೆಯೆಂದರು.

ಸಂಗಪ್ಪನ ಹತ್ತರ ಒಡಕು ಕಾಸೂ ಇರಲೀಲ್ಲ. ಎಮ್ಮೆಯ ಬೆಲೆ ಐವತ್ತು ರೂಪಾಯಿ ನೂರು ರೂಪಾಯಿ ದಂಡಕೊಡಲು ಇದು ಸುಗ್ರಿಯ ಕಾಲವೂ

ಅಲ್ಲ. ಸಂಗಪ್ಪನ ಹೆಂಡಿರು ಮಕ್ಕಳು ನಿರಾಶರಾಗಿ ಹೊರಟುಹೋದರು. ಸಂಗಪ್ಪನಿಗೆ ಚಾವಡಿ ಸೇರಿ ತಪ್ಪಲಿಲ್ಲ. ಸಂಗಪ್ಪನ ತಮ್ಮ ರಾಯಣ್ಣ, ಮಾರವಾಡಿ ಬಾಳಾರಾಮನ ಕಡೆಯಿಂದ ಜಮೀನನ್ನು ಅಡವಿಟ್ಟು ನೂರು ರೂಪಾಯಿ ಸಾಲ ಪಡೆದುಕೊಂಡು ಚಾವಡಿಗೆ ಬಂದ. ಆಗ ರಾತ್ರಿಯ ಹತ್ತು ಗಂಟೆಯಾಗಿತ್ತು. ನೂರು ರೂಪಾಯಿ ಹಣ ಕೇಶವರಾಯನ ಕೈಗೆ ಬಿತ್ತು. ಕೇಶವರಾಯ ಮುಗುಳು ನಗೆಯಿಂದ ಸ್ವೀಕರಿಸಿದ. ಆಮೇಲೆ ಚಾವಡಿಯಿಂದ ಸಂಗಪ್ಪನಿಗೆ ಬಿಡುಗಡೆಯಾಯಿತು.

ಎಮ್ಮೆ ಸತ್ತಿತೆಂದು ಸುಳ್ಳು ಹೇಳಿದ ಒಂದು ಸಣ್ಣ ತಪ್ಪಿಗೆ ಬಡ ಸಂಗಪ್ಪ ನೂರು ರೂಪಾಯಿ ದಂಡ ತೆತ್ತಬೇಕಾಯಿತೆಂಬ ಸುದ್ದಿ ಪಾದಳ್ಳಿಯಲ್ಲಿ ಹಬ್ಬಲು ತಡವಾಗಲಿಲ್ಲ. ಈ ಪ್ರಕರಣ ಉಂಟಾಗಿ ಭಯವನ್ನು ಬಿತ್ತಿತು. ಚಾವಡಿಯ ಮುಂದೆ ಹಾಯಲೂ ಕೂಡ ಜನರು ಅಂಜಹತ್ತಿದರು. ಬಿರುಗಾಳಿ ಬೀಸುವ ಮೆದಲು ವಾತಾವರಣ ಸ್ವಭಾವಾಗಿರುವಂತೆ ಫರುದ್ದೀನಸಾಹೇಬರು ಶಾಂತರಾಗಿ ಕಂಡರೂ ಕೂಡ ಅವರ ಕಿಡಿಗಣ್ಣುಗಳಲ್ಲಿಯೇ ಮುಂಬರುವ ಅನಾಮತಗಳನ್ನು ಗುರುತಿಸಬಹುದಾಗಿತ್ತು. ರಾತ್ರಿಯಲ್ಲಿ ಚಾವಡಿಗೆ ಯಾರ್ಕಾರಿಗೆ ಬಕಾಸುರನ ಆಮಂತ್ರಣ ಬರುವದೋ ಎಂದು ಜನರು ಭಯಗ್ರಸ್ತರಾದರು. ಫಿರ್ಝಾದಿ ಮಾಡಿ ಪಡದಯ್ಯನವರು ಉರಿಗೆ ಬರಲು ಮಾರಿಗೊತ್ತಾವನ್ನೇ ಕೊಟ್ಟರು ಎಂದು ಅಲ್ಲಲ್ಲಿ ಗುಜುಗುಜು ಮಾತು ಕೇಳಿ ಬಂದವು. ನಿನ್ನನ ದಿನ ಜನರ ಅಭಿಪ್ರಾಯದ ಮೇರೆಗೆ ಜನರಕ್ಕರೆಂದು ಹೆಸರಾಗಿದ್ದ ಪಡದಯ್ಯನವರ ಬೆಲೆ ಇಂದು ಅರ್ಥಕ್ಕಾರ್ಥ ಇಳಿಯಿತು. ದನ ತಿನ್ನದಂಧ ಕಾಳು ಹಂಚಿದ್ದು, ದಾದಾನ ಮೇಲೆ ಮೂಕಿ ಅರ್ದೆ ಮಾಡಿದ್ದು, ಕೊನೆಗೆ ಅದರ ಬೌಕಾಶಿಗಾಗಿ ಯಮನಂಧ ಇಂಥ ಅರ್ಥಕಾರಿಯನ್ನು ಕರೆಸಿದ್ದು ಇವೆಲ್ಲ ನಿನ್ನ ಅವರ ಪರಾಕ್ರಮಕ್ಕೆ, ದೃಷ್ಟಿಯಕ್ಕೆ ಸಾಕ್ಷಿಯಾಗಿದ್ದವು, ಅವೇ ಇಂದು ವಿಪರೀತ ದೃಷ್ಟಿಯ ಬೆಳಕಿನಲ್ಲಿ ದೇಹದ ಕೃತಿಗಳಾಗಿ ಕಂಡವು.

ಆದರೆ ಕುಲಕೆರ್ನ ಶೇಷಪ್ಪನಿಗೆ ಮಾತ್ರ ಹಾಗನ್ನಿಸಿರಲಿಲ್ಲ, ಅವನಿಗೆ ಉರಲಲ್ಲಿ ಎದ್ದ ಇಂಥ ಗೊಂದಲದಿಂದ ಉತ್ತಾಹವೇರಿತು. ಅವನ ಸ್ವಾರ್ಥದ ನಾಲಿಗೆ ಉಪ್ಪಿನಕಾಯಿಯನ್ನು ಕಂಡಂತೆ ಲೊಚಗುಡಹತ್ತಿತ್ತು. ಅಂತೆಯೇ ಪಡದಯ್ಯ ಅವನ ಕಣ್ಣಿಗೆ ಬಹಾದೂರನಾಗಿ ಕಂಡ. “ಎರೇ ಗಂಡಸ ಅಂದರೆ ಅನಬೇಕು ಅವನ. ಅಂಥಾವ ಒಬ್ಬಾವ ಉರಾಗ ಇದ್ದರ ಇಂಥಾ ಗೌಡರ ಸೊಕ್ಕು ಮುರೀತೆದ್” ಎಂದು ಹೇಳುತ್ತ ತಿರುಗಾಡಹತ್ತಿದೆ.

ರಾತ್ರಿ ಹನ್ನೆಷ್ಟಾಂದು ಹೊಡೆಯುತ್ತಲೇ ಫರುದ್ದೀನಸಾಹೇಬರ ಕಣ್ಣ

ಕೆಂಪಗಾದವು. ಚಾವಡಿಯ ತುಂಬ ಹೆಂಡದ ಕಂಪು ಇಡುಗಿತು. ಸಾಹೇಬರು ಅಮಲೇರುತ್ತಿದ್ದಂತೆಯೇ “ಪಡದಯ್ಯಾಕೊ ಬುಲಾವ್; ಓ ದಾದಾಕೊ ಬುಲಾವ್” ಎಂದು ಶಭಾಷಣೆಹಡ್ಡಿದರು.

ಪೋಲೀಸ್ ಸಿಪಾಹಿಯೊಬ್ಬ ಓಲೆಕಾರ ಮಲ್ಲನೋಂದಿಗೆ ಗರಡಿಮನೆಗೆ ಹೋಗಿ “ರಾವಾಸಾಹೇಬರು ಕರೆದಾರ ಬಾ” ಎಂದು ದಾದಾನನ್ನು ಕರೆತಂದನು.

ಅಂದೇ ಸಂಚಿ ಸಂಗಪ್ಪನ ತಮ್ಮನ ಮಗ ಬಸಪ್ಪ ದಾದಾನನ್ನು ಕಂಡಿದ್ದ. ಮನೆಯ ಜಮೀನನ್ನು ವಶ್ತಿಹಾಕಿ ೧೦೦ ರೂಪಾಯಿ ತಂದು ಕೊಟ್ಟ ಸುದ್ದಿಯನ್ನು ಅವನೆಂದು ಹೇಳಿದ್ದ.

“ಬಡವರು ಬಾಳೇ ಮಾಡುದ ತೆಗವ ಆಗಿ ಕುಂತ್ಯೇತಿ ನೋಡು ದಾದಾ. ನಮ್ಮ ಎಮ್ಮೆ-ದಿನಕ್ಕೆ ಮೂರು ಸೇರು ಬೆಣ್ಣೆ ಬರೂದು-ಅದನ್ನು ತೋಗೊಂಡು ಬಂದು ಬಡ್ಡ ಬಮ್ಮೆ ಕೊಟ್ಟ. ಅದರ ಆರ್ಥಿಕೆ ಮಾಡಲಾಕ ಜೀತಿಲ್ಲ ಆಳಂತ ಮಾಡ್ಯಾನ ನಮ್ಮನ್ನು. ಅದೂ ಒಂದು ವಾಗತ್ಯ ಮಾಡಿ ಸಾಕಿದಿವಿ. ಅದರ ಮ್ಯಾಗ ಕಣ್ಣು ಬಿದ್ದಿತು ಇವಂದು ಅಂತ ಕಾಕಾ ‘ನಿಮ್ಮ ಎಮ್ಮೆ ಸತ್ಯೇತಿ’ ಅಂತ ಹೇಳಿದ್ದ. ಅದಕ್ಕೆ ನೂರು ರೂಪಾಯಿ ದಂಡಾ ವಸೂಲ ಮಾಡಬೇಕೇನವಾ?” ಬಸಪ್ಪನೆಂದಿದ್ದ.

ದಾದಾನ ಪಿತ್ರ ಆಗಲೇ ನೆತ್ತಿಗೇರಿತ್ತು. ಇಂಥ ಬರಗಾಲದಲ್ಲಿ ಹೀಗೆ ಬಡವರನ್ನು ಸುಲಿಯುವ ಅನ್ಯಾಯ ಅಕ್ಷಮ್ಯವೆಂದೆನಿಸಿತು. ಘೋಜದಾರನ ದರ್ಪವನ್ನಿಳಿಸಿಬಡಬೇಕೆಂಬ ಯೋಜನೆಯೂ ಸುಳಿದು ಹೋಯಿತು. ಆ ವಿಚಾರದ ಭರದಲ್ಲಿಯೇ ಪೋಲೀಸರ ಬೆನ್ನು ಹತ್ತಿ ದಾದಾ ಚಾವಡಿಯ ಕಟ್ಟಿಯನ್ನೇರಿದನು.

ಚಾವಡಿಯಲ್ಲಿ ಜನರ ಗದ್ದಲವಿತ್ತು. ಆಡ್ಡಿ ಕೇಶವರಾಯ ಗಡಿಬಿಡಿಯಿಂದಲೇ ಓಡಾಡುತ್ತಿದ್ದವನು, ಈಗ ಬಬ್ಬ ಓಲೆಕಾರನಿಗೆ ಗಟ್ಟಿಯಾಗಿ ಏನೋ ಮಾತುಗಳನ್ನು ಹೇಳುತ್ತಿದ್ದ. ಲೋಡಿಗಾತುಕೊಂಡು ಕುಳಿತ ಘೋಜದಾರರೆಂದು ಪಡದಯ್ಯನವರು, ಮರದ ಸ್ತುತಿಗಳಿಗೊಪ್ಪುವ ರೀವಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಗಂಭೀರ ಮುದ್ರೆಯಿಂದ ಕುಳಿತಿದ್ದರು. ಒಂದಿಬ್ಬರು ಪೋಲೀಸರು ಅಡಿಗೆಯ ಸಾಮಾನು ಹೊತ್ತು ಒಳಗಿಡುವದರಲ್ಲಿ ನಿರತರಾಗಿದ್ದರು.

ದಾದಾ ಕಟ್ಟಿಯ ತುದಿಗೆ ಕೆರವುಗಳನ್ನು ಬಿಟ್ಟು ಒಳಗೆ ಬಂದು ನಿಂತ, ತಮ್ಮ ಮುಂದೆ ತಲೆವಾಗಿ ಮುಜುರೆ ಸಹ ಮಾಡದೆ ಎದೆ ಸೆಟೆಸಿ ನಿಂತ ಈ ಮುಡುಗ ಉದ್ದಟನೆಂದು ತೀಳಿದು ಘೋಜದಾರರ ಸಿಟ್ಟು ಇನ್ನೂ ಹೆಚ್ಚಿತು. ಅವರ ಸಮ್ಮುಖಿದಲ್ಲಿ ಫಿಯಾದಿ ಪಡದಪ್ಪನು ಕುಳಿತಿರದಿದ್ದರೆ ಅವನ ಕೆನ್ನೆಗೆ ಎರಡೇಬು ಕೊಟ್ಟಿ, ರವಸಾಹೇಬರ ಮುಂದೆ ಯಾವ ರೀತಿ ವರ್ತಿಸಬೇಕೆಂಬದರ ಬಗ್ಗೆ

ಮರೆಯಲಾಗದ ಪಾಠವನ್ನು ಕಲಿಸಬಹುದಾಗಿತ್ತು. ಆದರೆ ಇವನನ್ನು ಹೆಡಮುರಿಗೆ ಕಟ್ಟಿ ಜೀಲಿಗೆ ಅಟ್ಟುವಂಥ ಆರೋಪಗಳನ್ನು ಸಿದ್ಧಮಾಡಿಕೊಡುವ ಫಿರ್ದೆದಿ ಇರುವಾಗ ಸದ್ಯಕ್ಕೆ ತಾಣ್ಣಿ ವಹಿಸುವದೇ ಉತ್ತಮ ಉಪಾಯವೆಂದು ಘಕರುದ್ದೀನರು ಎಂಬೇಕೆ ಹಾಕಿದರು. ಅವನನ್ನು ಸ್ವಲ್ಪ ಹೊತ್ತು ಕ್ಷೂರವಾಗಿ ದಿಟ್ಟಿಸಿ ನೋಡಿ, “ಆಜ್ಞೀ, ದಾದಾ ಅನೇಕ್ಕೇ ಮಹಡಿಗ ಇವನ ಏನು?” ಎಂದು ಪ್ರಶ್ನೆ ಮಾಡಿದರು. ಕೇಶವರಾಯ ಹೌದೆಂದು ಉತ್ತರಿಸಿದ.

“ಯಾಕೋ, ಯಾರ ಮುಂದ ನಿಂತಿ ಗೊತ್ತೆತೋ ಇಲ್ಲೋ?” ಎಂದು ಫೋಜದಾರರು ಹೆಡರಿಸುವ ರೀತಿಯಲ್ಲಿ ದಾದಾನನ್ನೇ ಕೇಳಿಕಿದರು.

“ಗೊತ್ತೆತ್ತಲ್ಲಿರಿ” ಎಂದು ದಾದಾ ನಿಲಾಕ್ಷ್ಯದಿಂದ ಹೇಳಿದ.

“ಇಲ್ಲಿ ಯಾಕ ಕರಕೊಂಡು ಬಂದಾರ ನಿನ್ನ ಅನ್ನಾದು ಗೊತ್ತದನೋ ಇಲ್ಲೋ?”

“ಗೊತ್ತಿಲ್ಲರಿ” ಅದೇ ನಿಲಾಕ್ಷ್ಯದಿಂದ ದಾದಾ ಉತ್ತರಿಸಿದ.

“ಅರೆ ಇಸ್ತಾಯಿಲ್ಲ, ಇಸಕೊ ಸಮಜಾವ್” ಎಂದು ಘಕರುದ್ದೀನರು ಪೂಲೀಸನೋಬ್ಬನಿಗೆ ಆಚ್ಚೆ ಮಾಡಿದರು.

ಇದೇ ಸಂಧಿಯನ್ನು ಸಾಧಿಸಿ ಪಡದಯ್ಯನವರು “ನೋಡಿ ರಾವಸಾಬ, ಏಟು ಉದ್ದಢಟ ಅದಾನೆ ಇಂಂಬಾ! ಇವನ ಮಗರೂರಿ ಏಟ ಇದ್ದೀತು!” ಎಂದು ಬೆಂಕಿಯೂದಿದರು.

ದಾದಾ ಕೆರಳಿದ ಮುಲಿಯಂತೆ ಪಡದಯ್ಯನವರನ್ನು ನೋಡಿದ “ಸುಮಾಕ ಕೂಡ ಬಾರದ ಹಲ್ಲಾಗ ನಾಲಿಗೆ ಇಟಕೊಂಡು, ಸಾಹೇಬರಾದರೂ ನಾ ಅದೀನಿ; ನಿಂದೇನೋ ನಡಕೆ?” ಎಂದು ಅವರನ್ನು ಜಬರಿಸಿದ. ಅಷ್ಟರಲ್ಲಿ ಕಾನ್ಸ್ವೇಬಲ್ ಇಸ್ತಾಯಿಲ್ಲ ಬಂದು ದಾದಾನನ್ನು ಆಚ್ಚಿಗೆ ಕರೆದೋಯ್ದನು.

“ನೋಡಿದಿರಿಲ್ಲ ಸಾಹೇಬರ, ಏಟ ಅವನ ಟಿಬರು! ಕಣ್ಣ ಕೆಪ್ಪೇರ್ಗ ಹ್ಯಾಗ ಮಾಡತಾನ? ಕಂಡಕಂಡವರ್ತು ಬೆದರಸತಾನ ಹ್ಯಾಗ? ನನ್ನ ಹೊಡದು ಬಡೆದು ಜೀವಾ ತೋಗಂತೀನಿ ಅಂತ ಬೆದರಿಸಿ, ನನ್ನಂತಾ ವಿರಕ್ತನ ಮತಕ್ಕೆ ಬಟ್ಟ ತರಬೇಕಂತ, ತನ್ನ ತಂಗಿನ್ನ ತಂದು ಮಟದಾಗ ಸೇರಿಸಿಬಿಟ್ಟ. ಕುಸ್ತಿ ಗಡಿ ಟೋಳಿ ಕಟಿಗೊಂಡು ಉರಾಗ ರೈತರನ್ನ ಬೆದರಿಸಿ ಹಗೇ ಲಾಟಿ ಮಾಡತೀವಿ ಅಂತ ಧಮಕೀ ಕೊಟ್ಟಿ, ಅದರ ಸಲುವಾಗಿ ಬಾಪೂಸಾಹೇಬರು ರಾತ್ಮೇರಾತ್ರಿ ಹಗೇ ತಗಿಸಿ, ಕಾಳು ಹಂಚಿ ಪಾರಾಗಬೇಕಾದರ ಮಸ್ತಾತು!” ಎಂದು ಪಡದಯ್ಯನವರು ಮಾತಿನ ಸುರುಳಿಯನ್ನು ಬಿಟ್ಟಿದರು.

ಪಡದಯ್ಯನವರು ಆದಷ್ಟು ದಾದಾನ ಮೇಲಿನ ಆರೋಪವನ್ನು

ಉಗ್ರವಾಗುವಂತೆ ಮಾಡಲು ಬಣ್ಣ ಹಾಕಬೇಕಾಗಿತ್ತು. ಅಂತಲೇ ಸಿಕ್ಕ ಸಂಧಿ ಸಾಧಿಸಿ ಘೋಜುದಾರರು ಅವನ ಮೇಲೆ ಸಿಟ್ಟಿಗೇಳುವಂತೆ ಮಾಡಲು ಅವರ ಪ್ರಯುತ್ತವಿತ್ತು. ಈಗ ಅಭಿಮಾನದಿಂದ ಸೆಟಿದು ನಿಂತ ದಾದಾ, ಸಾಹೇಬರ ದೃಷ್ಟಿಯಲ್ಲಿ ನಿಜವಾಗಿ ಆರೋಪಿಯಾಗಿದ್ದ. ಅಧಿಕಾರದ ಕಣ್ಣಿಗೆ ಧೈಯರ ಅಭಿಮಾನಿಗಳು ಅಧಿಕ ಪ್ರಸಂಗವಾಗಿಯೇ ತೋರುತ್ತವೆ. ಈಗ ಪಡದಯ್ಯನವರು ಹೇಳಿದಂತೆ, ಹಗೇ ಲೂಟಿ ಮಾಡುವ ಹೆದರಿಕೆ ಹಾಕಿದ ಬಗ್ಗೆ ಬಾಪ್ರಾ ಸಾಹೇಬನಿಂದ ಫಿರ್ಯಾದಿ ಬರೆಸಿ ಕೊಳ್ಳುವುದು ಅಗತ್ಯವಿತ್ತು. ಘೋಜುದಾರರು ಕೂಡಲೇ “ಅರೇ, ಜಾಗೀರದಾರ ಸಾಬಕೋ ಬುಲಾವಾ!” ಎಂದು ಕೂಗಿದರು.

ಮಲ್ಲಿನ ಅಂಗಿಯೊಂದನ್ನು ಮಾತ್ರ ಧರಿಸಿಕೊಂಡು, ಹತ್ತೆಚೆಣ್ಣದಲ್ಲಿದ್ದ ಬಾಪ್ರಾಸಾಹೇಬ ದೇಶಾವರಿ ನಗೆ ಬೀರುತ್ತ ಸಾಹೇಬರಿಗೆ ವಿನಯದಿಂದ ಮುಜುರೆ ಮಾಡಿ ಒಳಗೆ ಬಂದ.

“ರಾವಸಾಹೇಬ, ಜಾಗೀರದಾರರು ಬಂದರು ನೋಡಿ, ಬರಿ, ಬರಿ ಜಾಗೀರದಾರ ಸಾಹೇಬ!” ಎನ್ನುತ್ತ ಪಡದಯ್ಯನವರು ಬಾಪ್ರಾಸಾಹೇಬನನ್ನು ತಾವೇ ಸ್ವಾಗತಿಸಿದರು.

“ಜಾಗೀರದಾರಸಾಹೇಬ, ನೀವು ಹಗೇ ತಗಿಸಿ ಗರೀಬ ಜನರಿಗೆ ಕಾಳು ಕೊಟ್ಟರಿ ಅಂತ ಕೇಳಿದಿವಿ. ಏ ಬಾತ ಸಚ್ಚಾ ಹ್ಯೆ ಕ್ಯಾ?” ಎಂದು ಸಾಹೇಬರು ಕೇಳಿದರು.

ಎರಡು ದೊಡ್ಡ ವಜ್ರದುಂಗುರಗಳನ್ನಿಟ್ಟಿದ್ದ ಎರಡೂ ಕ್ಯಾಗಳನ್ನು ಹಿಚುಕುತ್ತ ಬಾಪ್ರಾಸಾಹೇಬ “ಗರೀಬರು ಉಪವಾಸ ಬಿಂದ್ಯ ಸಾಯಾಕ ಹತ್ತಾರ ಅಂತ ಕೇಳಿದ್ದಿ. ಅದಕ ಅವರಿಗೆಲ್ಲಾ ಥೋಡಾಥೋಡಾ ಕಾಳು ಹಂಚಿಬಿಟ್ಟಾಗೇತಿ” ಎಂದ. ಪಾಪ, ಅವನಿಗೆ ಪ್ರಶ್ನೆಯ ಒಳಗುಟ್ಟು ತಿಳಿದಿರಲಿಲ್ಲ; ತನ್ನ ಜೀದಾರ್ಯವನನ್ನು ಮುರೆಸುವ ಉತ್ತರದಿಂದ ಪೇಚು ಬರಬಹುದೆಂದೂ ತಿಳಿದಿರಲಿಲ್ಲ.

ಪಡದಯ್ಯನವರು ಧೈಯರ ಹೇಳುವಂತೆ, “ಜಾಗೀರದಾರಸಾಹೇಬ, ನೀವೇನೂ ಅಂಜಬ್ಯಾಡಿ. ರಾವಸಾಹೇಬರಿಗೆ ಹೇಳಾದೆಲ್ಲ ಈ ಮುಕ್ಕಟಿ ಹೇಳಿಬಿಟ್ಟೇತಿ. ದಾದಾನ ಚೋಳಿ ಬಂದು ಹಗೇ ಲೂಟಿ ಮಾಡಿ ಪುಂಡಾಟ ನಡೆಸಲಿಕ್ಕೆ ಅವಕಾಶಾನ ಕೊಡಬಾರದು. ಅಂತ ನಾ ಹೇಳಿದ್ದ ಕೇಳಿ, ಹಗೇ ತಗಿಸಿ ಜ್ವಾಳಾ ಕೊಟ್ಟದ್ದು ಮುಜ್ಜಿಡೋ ಕಾರಣ ಇಲ್ಲ” ಎಂದರು.

“ಹೌದೌದು ನಮ್ಮ ಪಾಟೀಲರ ಹಗೆ ಲೂಟಿಮಾಡಿಲಿಕ್ಕ ಜನ ಸೇರಿತ್ತು” ಎಂದು ಗೊಂದಲಗೆಟ್ಟು ಪ್ರಾರ್ಥಿಸಿ ಪರ ತಿಳಿಯದ ಬಾಪ್ರಾಸಾಹೇಬ ನುಡಿದ.

ಇನ್ನು ಅಸಾಮಿ ಕೈಬಿಡುವದೆನಿಸಿದ್ದರಿಂದ ಪಡದಯ್ಯನವರು ಸಂಪೂರ್ಣ ಗಾಬರಿಯಾಗಿ ಬಾಪ್ರಾಸಾಹೇಬನನ್ನು ಅರ್ಥಕ್ಕೆ ತಡೆದು, ತಾವು ಮಾತಿನ ಸೂತ್ರನನ್ನು ಕೈಗೆತ್ತಿಕೊಂಡರು:

“ಅಂದಮ್ಮಾಗ ನೋಡಿ; ಗೌಡರಂತಾ ಗೌಡರ ಹಗೇನ ಲೂಟಿ ಮಾಡಾಕ ಈ ದಾದಾ ಪುಂಡರ ಹಿಂಡೆಲ್ಲಾ ಕೂಡಿಸಿ ಧಾಂದಲೆ ಹಾಕಾಕ ಹತ್ತಿದ ಮ್ಮಾಗ, ಅದ ಪುಂಡರು, ಇಂದಿಲ್ಲ ನಾಳೆ ವಾಡೇದ ಹಗೇಕ್ಕೂ, ಕೈಹಚ್ಚುವರದಾರು ಅನೂ ಸುಧಿ ಕರೇ ಅನಸಾಕು ಬೇಕಲ್ಲಿ, ಲೂಟಿ ಮಾಡೂ ಗಾಳೀನ ಬೀಸಿತ್ತು. ಅಂದಮ್ಮಾಗ ಕೇಳುದೇನು? ಹುಲಿಗೆ ಉರೇನು, ಕಾಡೇನು? ಜಾಗೀರದಾರಸಾಹೇಬ, ದಾದಾ ನಿಮ್ಮ ಹಗೇನೂ ಲೂಟಿ ಮಾಡಸಾವ ಅಂತ ಉರಾಗಲ್ಲ ಸಾರಿದ್ದು ಹೇಳಿ, ದಾದಾ ಈಗ ಪ್ರೋಲೀಸರ ತಾಬೇದಾಗ ಆದಾನ, ಇನ್ನು ಅವನ ಹೆದರಿಕೆ ಬಿಡ್ಡಿ” ಎಂದೇ ನಿಧಾನವಾಗಿ ಹೇಳುತ್ತ ಪಡದಯ್ಯನವರು ಬಾಪ್ರಾಸಾಹೇಬ ಹೇಳಬೇಕಾಗಿದ್ದ ಹೇಳಿಕೆಯನ್ನು ಪೂರ್ವಗೊಳಿಸಿದರು.

ದಾದಾನ ಈ ನಾಟಕ ರಂಪಿಗೇಳಬೇಕಾಗಿದ್ದರೆ ಇನ್ಮೂಲಿದು ಅವಶ್ಯಕತೆಯಿತ್ತು. ದಾದಾ ಜಾಗೀರದಾರರ ಹಗೆಗಳನು ಲೂಟಿ ಮಾಡಿಸುವ ಹೆದರಿಕೆ ಹಾಕಿದ ಬಗ್ಗೆ ಬಾಪ್ರಾ ಸಾಹೇಬನಿಂದ ಒಂದು ಫಿಯಾರ್ಡಿಯನು ಈಗಿಂದೀಗ ಬರೆಸಿಕೊಳ್ಳಬೇಕಾಗಿತ್ತು.

ಆದರೆ ಇದೇ ಸಮಯಕ್ಕೆ ಆಡ್ಡಿ ಕೇಶವರಾಯ ನಡುವೆ ಬಾಯಿಹಾಕ ಈ ಪ್ರಸಂಗದ ಗಳಿಯನ್ನೇ ಬದಲಿಸಿದ. ಮೂಕಿ ಅರ್ಚಿಯಲ್ಲಿ ವಿಷಪ್ರಯೋಗ ಮಾಡಿ ನಾನಾನ ಕೊಲೆ ಮಾಡಿದ ಆರೋಪವನ್ನು ಬಾಪ್ರಾಸಾಹೇಬರ ಮೇಲೆ ಹೊರಿಸಲಾಗಿದೆ ಎಂಬ ಮಾತನ್ನು ಘೋಷುದಾರ ಸಾಹೇಬರ ಗಮನಕ್ಕೆ ತಂದುಕೊಟ್ಟಿ.

“ಎದೀ ಬಡಕೊಂಡು ನಾನಾ ಪ್ರೋತ್ತಿ ಆದಾ ಅಂತ ಶಪ್ತ್ತು ಮಾಡಿ ಹೇಳತ್ತಿನೀ ರಾವಸಾಹೇಬ. ವಿಷಾ ಹಾಕೂವಂಥಾ ಪಾಪಾ ಅಂವಾ ಏನೂ ಮಾಡಿದ್ದಿಲ್ಲ. ಅವನಂಥ ಸಂಭಾವಿತರು ಲಾಖಿ ಮಂದ್ರಾಗ ಒಬ್ಬಾವ ಇದ್ದರ ಇರಬೇಕು” ಎಂದು ಜಾಗೀರದಾರರಿಗೊಪ್ಪವ ಅಜ್ಞಾನದಿಂದ ತುಂಬಿ ಬಾಪ್ರಾಸಾಹೇಬ ಸಾಧಿಸಿದ.

“ಹಾಂಗಾರ ಅರ್ಚಿಯೋಳಗಿನ ಮಜಕೂರು ಪೂರಾ ಸುಳ್ಳು ಅಂತ ಹೇಳುತ್ತಿರೇನು?” ಎಂದು ಕೇಶವರಾಯ ಅಡ್ಡ ಪ್ರಶ್ನೆ ಹಾಕಿದ. ಇಂಥ ಸಾವಿರ ಪ್ರಸಂಗಗಳನ್ನು ನೋಡಿದ ಅನುಭವವಿದ್ದ ಕೇಶವರಾಯನಿಗೆ ಈ ಪ್ರಶ್ನೆಯಿಂದ ಅಂತರಂಗ ಎಂದೋ ತಿಳಿದು ಹೋಗಿತ್ತು. ಜಾಗೀರದಾರರ ಮಚ್ಚುತನದಿಂದ

ಅವನಿಗೆ ಮೋಜನಿಸಿತು.

“ನನಗೊಂದು ತಾವಿಕಿ ಇಲ್ಲ. ಆದಾವತಿ ಜನಾ ನನ್ನ ವಿರುದ್ಧ ಆರೋಪ ಮಾಡ್ಯಾರ. ಖಿರೇ ಸಂಗತಿ ಇದ್ದರ ಸಹಿ ಮಾಡಿ ಅರ್ಜಿ ಕೊಡತಿದ್ದರು”, ಎಂದು ಒಂದು ಬಗೆಯ ಮೊಂಡುತನದಿಂದ ಬಾಪ್ರಾಸಾಹೇಬ ಮೂಕಿ ಅರ್ಜಿಯಲ್ಲಿಯ ಎಲ್ಲ ಮಜಕೊರು ಸುಳ್ಳ ಹೇಳುವ ಧ್ಯೇಯವಾಗದೆ, ತನ್ನ ಮೇಲಿನ ಆರೋಪಗಳು ಮಾತ್ರ ನಿರಾಧಾರ ಎಂದು ವಾದಿಸಿದನು.

ಪಡದಯ್ಯನವರು ಈಗ ನಡುವೆ ಬಾಯಿ ಹಾಕಲೇಬೇಕಾಯಿತು. ಇಲ್ಲದಿದ್ದರೆ ಆಟ ತಮ್ಮ ಮೇಲೆಯೇ ತಿರುಗಬಹುದಾಗಿತ್ತು. ಪಡದಯ್ಯನವರು ಕುಳಿತ ಆಸನವನ್ನು ಬದಲಿಸಿದರು. ಮುಗುಳುನಗೆಯನ್ನು ಮುಖಿದ ಮೇಲೆ ತೆಗೆದುಕೊಂಡು, ಒಮ್ಮೆ ಕೆಮ್ಮೆ, ಎಲ್ಲ ಶೋತೃಗಳ ಗಮನವನ್ನು ತಮ್ಮ ಕಡೆಗೆ ಸೆಳಿದುಕೊಂಡರು. ಹೊಸ ಕರೆಗೆ ಹೊಸ ವೇಷ, ಹೊಸ ಆವಿಭಾಗವ ಬೇಕೆನ್ನುವದು ಅವರಿಗೆ ಸಂಪೂರ್ಣ ಮನದಟ್ಟಾಗಿತ್ತು.

“ರಾವಸಾಹೇಬ, ಇಲ್ಲಿ ಕೇಳಿ, ಆ ಸತ್ತ ನಾನಾ ಈ ದಾದಾನ ಕಾಕಾ. ಅಂವಾ ಮೊದಲನಿಂದಲೂ ಶಿಲೇದಾರ. ಜಾಗೀರದಾರರ ಭೂಮಿ ಲಾವಣಿಗೆ ಹಿಡಿದು ಸಾಗುಮಾಡುತ್ತದ್ದು. ಹೇಣತಿ ಸತ್ಯಮಾಗ, ಈ ನಾನಾ ತನ್ನ ಮಗಳ್ಳ ಕರಕೊಂಡು ಬಂದು ವಾಡೇದಾಗ ಇರಾಕ ಹತ್ತಿದ. ಅವನ ಆಸ್ತಿ, ಅವನ ಹೆಸರಲೆ ಇದ್ದ ಭೂಮಿ-ಸೀಮೆ, ಇನ್ನ ತನ್ನ ಕೈಬಿಡತಾವು ಅಂತ ಈ ದಾದಾಗ ಅನಿಸಿತೋ ಏನೋ ಆ ಶಿವಗ ಗೂತ್ತು. ದಾದಾ ಅವಗ ವಿಷಾ ಹಾಕಸೂ ಯವಸ್ಥೆ ಮಾಡಿ ಉರು ಬಿಟ್ಟ ಹೋಗಿರಬೇಕು, ತಾ ಮಾಡಿದ ಪಾಪ ಇನ್ನೊಬ್ಬರ ಮಾಗ ಹಾಕ ಪಾರಾಗಕ ಈ ಮೂಕಿ ಅರ್ಜಿ ಸರಕಾರಕ್ಕ ಮಾಡಿ, ದಿಶಾಭೂಲ ಮಾಡಿದ್ದಾಗ ನಮಗೆ ಕಾಣತ್ತೇ. ಅದರ ಮಾಡಿದ ಕರ್ಮ ಬೆನ್ನು ಹತ್ತಿಕೊಂಡು ಬರಾಕಬೇಕಲ್ಲಿ? ಅದರ ತಾ ಮಾಡಿದ ಪೇಚಿನಾಗ ತಾನ ಸಿಕ್ಕೊಂಡು ಕುಂತಾನ.” ಪಡದಯ್ಯ ಇಪ್ಪು ಮಾತಾಡಿ, ದಾದಾನೇ ನಾನಾನ ಕೊಲೆಯ ಆರೋಪಿ ಇರಬಹುದೆಂಬ ಸಂಶಯದ ನೆರಳು ಕವಿಸುತ್ತ ಈ ಕರೆಯನ್ನು ಹೇಳಿದ.

ದಾದಾನ ಮೃಸೋಕ್ಕು ಇಳಿಸುವದು ಫಕರುದ್ದೀನ ಸಾಹೇಬರಿಗೂ ಬೇಕಾಗಿತ್ತು. ಆದ್ದರಿಂದ ನಾನಾನ ಕೊಲೆಯ ಒಳಸಂಚಿನ ಆರೋಪವನ್ನಿಡಲು ಅವರ ಅಂತರಂಗ ಯಾವ ರೀತಿಯ ತಕರಾರೂ ಮಾಡಲಿಲ್ಲ. ಮೇಲಾಗಿ ಬೇಪತ್ತೆಯಾದ ಒಂದು ಕೊಲೆಯ ಪ್ರಕರಣದ ಹೋಧ ಮಾಡಿದ ಶಿಫಾರಸು;

ಇಲ್ಲದಿದ್ದರೆ ಆರೋಪಿಗಳ ಕಡೆಯಿಂದ ಕೈತುಂಬ ರೊಕ್ಕ. ಫಕರುದ್ವಿನರಿಗೆ ಈ ಸುವರ್ಚಾಸಂಧಿಯನ್ನು ವ್ಯಾಧವಾಗಿ ಹೋಗಿಸೂಡಬಾರದೆಂದೆನಿಸಿತು. ಅಂತಲೇ ಸ್ವೀಪ ಹೊತ್ತು ಗಡ್ಡದ ಮೇಲೆ ಕೈಯಾಡಿಸಿ ಷನೋ ಯುಕ್ತಿ ಹೋಳದವರಂತೆ ಕಳ್ಳು ಮಿಟುಕೆಸಿ, ವಿಚಿತ್ರನಗೆಯೋಂದನ್ನು ನಕ್ಕರು. ಆಮೇಲೆ ಬಾಪೂಸಾಹೇಬನ ಬೆನ್ನು ತಟ್ಟಿ “ಖಸಾ ಕರೋ ಜಾಗಿರದಾರಸಾಬ ನಾನಾಗ ವಿಷ ಹಾಕಿದಾವ ದಾದಾ ಅಂತ ಸಾಧಿಸಿರಿ. ಅದಕ್ಕ ನಾಲ್ಕು ಸಾಕ್ಷೀ ತಯಾರಿಸಿ ಹೊಡಿ. ಆ ದಾದಾನ ಮಗರೂರಿ ಇಳಿಸಿ, ಅವಂಗ ಘಾತೀ ಶಿಕ್ಷ್ಯ ಮಾಡಿಸಿ ಕಳಸತೀವಿ” ಎಂದು ಹೇಳಿದರು.

ಅಷ್ಟರಲ್ಲಿ ಆಡ್ಲಿ ಕೇಶವರಾಯ ಸಾಹೇಬರ ಮಲಗುವ ಹೊತ್ತಾಯಿತೆಂದು ಸೂಚಿಸಿದ. ಸಾಹೇಬರು ಎದ್ದು ಒಳಗೆ ನಡೆದರು. ಬಾಪೂಸಾಹೇಬ ಮತ್ತೊಮ್ಮೆ ಸಾಹೇಬರಿಗೆ ಬಗ್ಗೆ ಮುಜುರೆಮಾಡಿ ಹೊರಲನುವಾದ. ಪಡದಯ್ಯನವರೂ ಎದ್ದನಿಂತು ಗಂಭೀರವಾಗಿ ಸಾಹೇಬರಿಗೆ ವಂದನೆ ಸಲ್ಲಿಸಿದರು. ಇಬ್ಬರೂ ಅವರ ಅಪ್ಪಣೆ ಪಡೆದುಕೊಂಡು ಚಾವಡಿಯಿಂದ ಹೊರಗೆ ನಡೆದರು.

ಆಗಲೇ ಮಧ್ಯರಾತ್ರಿಯ ಮೇಲಾಗಿತ್ತು. ಅಲ್ಲಲ್ಲಿ ನಾಯಿಗಳು ಬೋಗಳುವ ಸಪ್ಪಳ ಬಿಟ್ಟರೆ ಉಂಟಾಗಿ ಮಲಗಿತ್ತು. ಬಾಪೂಸಾಹೇಬ ತನ್ನ ಮೇಲಿನ ಆರೋಪ ದಾದಾನ ಮೇಲೆ ಹೋದದ್ದರಿಂದ ಹಷಾರ್ಥಿರೆಕದಲ್ಲಿ ಉಬ್ಬ ಹೋಗಿದ್ದ. ಈಗ ಸಾಹೇಬರು ಹೇಳಿದ ಕೆಲಸ ಮಾಡುವುದು ಅಗತ್ಯವಾಗಿತ್ತು. ಅದಕ್ಕೆ ಪಡದಯ್ಯನವರ ಸಲಹೆಯೂ ಅಷ್ಟೇ ಅವಶ್ಯವಾಗಿತ್ತು.

ಬಾಪೂಸಾಹೇಬ ಆಗಿನ ಕಾಲದ ಎಲ್ಲ ಸುಖವಸ್ತು ವರ್ತನದಾರರಂತೆ ಕೇವಲ ಮೃಯಷ್ಟೇ ಬೆಳೆದ ಮಡುಗನಾಗಿದ್ದ. ಜೀವನದ ವಿಲಾಸದ ಮುಖವಷ್ಟೇ ಅವನಿಗೆ ಪರಿಚಿತವಾಗಿತ್ತು. ರಾಜಕಾರಣ ಅವನಿಗೆ ಕೇವಲ ಮಡುಗಾಟಕೆಯಾಗಿತ್ತು. ಅವನ ನೀಂತರನದಲ್ಲಿಯೂ ಹಾಡ ಮಡುಗತನವಿತ್ತು. ಕೈಯಲ್ಲಿ ಸಿಕ್ಕಿ ಇನ್ನೊಂದು ಜೀವವನ್ನು ಗೋಳಾಡಿಸಿ, ಅದು ಒದ್ದಾಡುವುದನ್ನು ನೋಡಿದರೆ ಅವನಿಗೆ ತ್ಯಾಪಿ ಎನಿಸುತ್ತಿತ್ತು. ಮಟ್ಟದಂದಿನಿಂದ ದು:ಖವನ್ನೇ ಕಾಣಿದೆ, ಕೇವಲ ಸುಖವನ್ನಷ್ಟೇ ಅನುಭವಿಸಿದ ಅವನಿಗೆ ಸುಖದ ರುಚಿ ಹೇಣಿಕೆಯಾಗಿತ್ತು. ಇನ್ನೊಬ್ಬರ ದು:ಖದಿಂದ ಆ ಸುಖಕ್ಕೆ ಹೊಸ ರುಚಿ ಬರಬಹುದಾಗಿತ್ತು. ಜಾಗಿರಿಯ ಒಡೆಯರಲ್ಲಿ ಇನ್ನೊಬ್ಬರನ್ನು ಹೀಡಿಸುವುದಕ್ಕೂ ಇದೇ ಕಾರಣವಾಗಿರಬಹುದೇನೋ!

ಈಗ ಸಾಕ್ಷಿಗಳನ್ನು ಮಟ್ಟಿಸಬೇಕಾಗಿತ್ತು. ವಾಡೆಯ ಅಡಿಗೆಯವಳಾದ ಯಮುನಾಳನ್ನು ಸಾಕ್ಷಿದಾರಳನ್ನಾಗಿ ಮಾಡಬೇಕು. ದಾದಾ ತಂದುಕೊಟ್ಟ ವಿಷವನ್ನು

ನಾನಾನ ಆಹಾರದಲ್ಲಿ ಬೆರಸಿದ್ದಾಗಿ ಅವಳು ಹೇಳುವಂತೆ ಮಾಡಬೇಕೆಂದು ಪಡದಯ್ಯನವರ ಸೂಚನೆಯಾಗಿತ್ತು. ಅವರ ಬುದ್ಧಿಮತ್ತಗೆ ಭಾಪೂಸಾಹೇಬ ತಲೆದೂಗಿದ. “ಎಂಥಾ ಲಾಯಕ್ ವಿಚಾರ ಸಾಮೇರ!” ಎಂದು ಅವರನ್ನು ಜಾಯಿತುಂಬ ಹೊಗಳಿ ಭಾಪೂಸಾಹೇಬ ವಾಡೆಯ ದಾರಿಯನ್ನು ಹಿಡಿದ.

೧೧

ಚಾವಡಿಯಿಂದ ಎದ್ದು ಭಾಪೂಸಾಹೇಬ ವಾಡೆಯನ್ನು ಮುಟ್ಟಿದಾಗ ರಾತ್ರಿ ಹನ್ನೆರಡರ ಮೇಲಾಗಿತ್ತು, ಅವನು ಚಾವಡಿಗೆ ಹೋದಾಗಿನಿಂದ ಪ್ರತಿಳಾಬಾಯಿ ಜಿಂತಾತುರಳಾಗಿ ಅವನ ದಾರಿ ಕಾಯುತ್ತ ನಡುಮನೆಯಲ್ಲಿ ತೂಗುಮಂಜದ ಮೇಲೆ ಅಸ್ಸಫಳಾಗಿ ಕುಳಿತುಕೊಂಡಿದ್ದಳು. ತಮ್ಮ ಅರಳಿದ ಮುಖಿದಿಂದ ತಿರುಗಬಂದದ್ದು ನೋಡಿ ಅವಳಿಗೆ ಸಮಾಧಾನವನೆಸಿತು. ನಡುಮನೆಯನ್ನು ಬಿಟ್ಟು ಹೊರಗೆ ಬಂದಳು.

“ಬಾಪ್ರೂ, ಘೋಜುದಾರಸಾಹೇಬರು ಯಾಕ ಕರಸಿದ್ದುಂತ ನಿನ್ನ?” ಎಂದು ಆತುರಳಾಗಿ ಕೇಳಿದಳು. ಅವಳಿಗೆ ಅಲ್ಲಿ ನಡೆದ ಸಮಾಚಾರವನ್ನೇಲ್ಲ ತಿಳಿದುಕೊಳ್ಳಬೇಕಾಗಿತ್ತು.

“ನಾನಾಮಾಮಾಗ ವಿಷ ಹಾಕಿ ನಾನ ಖೊನ ಮಾಡಿಸಿದಾವಾ ಅಂತ, ಯಾರೋ ನಮಗೆ ಆಗದವರು ಮೂಕಿ ಅಜ್ಞ ಕೊಟ್ಟಾರಂತ, ಅದರ ಜೊಕೆಶಿ ಮಾಡಲಿಕ್ಕೆ ಕರಸಿದ್ದರು” ಭಾಪೂಸಾಹೇಬ ಅರಿವ ಬದಲಿಸುತ್ತ ಹೇಳಿದ.

ಪ್ರತಿಳಾಬಾಯಿಯ ಎದೆ ಧಸ್ಸೆಂದಿತು. ಆ ಪ್ರಕರಣ ಅಲ್ಲಿಗೇ ಮುಗಿದಿತ್ತೆಂದು ಅವಳು ತಿಳಿದಿದ್ದಳು. ರಹಸ್ಯವಾಗಿಯೇ ನಡೆಯುತ್ತಿದ್ದ ಈ ವಿಷಯಗಳೆಲ್ಲ ಅವಳಿಗೆ ಗೊತ್ತಾಗುವ ಸಂಭವವೂ ಇರಲಿಲ್ಲ. ಉಸಿರು ಬಿಗಿಂಡಿದುಕೊಂಡೇ ಕೇಳಿದಳು—

“ಹಂಗಾರ ನೀ ಏನೇನು ಹೇಳಿಬಂದಿ?”

“ನಾ ಹೇಳೋದೇನು! ಖಿರೇ ಸಂಗತಿ ಬೈಲಿಗೆ ಬಿತ್ತು”

ಪ್ರತಿಳಾಬಾಯಿಯ ಕಣ್ಣಿಗೆ ಕತ್ತಲೆ ಬಂದಂತಾಯಿತು. ನಿಲ್ಲಿಲೂ ಕೂಡ ಆಗದೆ ಜಮಖಾನೆಯ ಮೇಲೆ ಕುಳಿತುಬಿಟ್ಟಳು. “ಅಂದರ ವಿಷ ಹಾಕಿ ಕೊಂಡದ್ದು ಖಿರೇ ಅಂತ ಹೇಳಿ ಬಂದೇನು?” ಕೆಲ ಕ್ಷಣಾಗಳ ನಂತರ ಗಾಬರಿಯಿಂದ ಕೇಳಿದಳು.

ಭಾಪೂಸಾಹೇಬ ಗಟ್ಟಿಯಾಗಿ ನಕ್ಕುಬಿಟ್ಟು, ಮಧ್ಯರಾತ್ರಿಯ ನಿಶ್ಚಯದಲ್ಲಿ

ವಾಡೆಯ ದಿವಾಣಿಖಾನೆಯಲ್ಲಿ ಅದು ಪ್ರತಿಷ್ಠಿತವಿಸಿದ್ದರಿಂದ ವಾಡೆಯೇ ನಕ್ಷಂತಾಯಿತು. ಪ್ರತಳಾಬಾಯಿ ನಡುಗಿದಳು.

“ನಾ ಹೇಳೋ ಪ್ರಸಂಗಾನ ಬರಲಿಲ್ಲ ಅಕ್ಕು ವಿರೇ ಆರೋಪಿ ಯಾರು ಅನ್ವಯಾದು ಈಗಾಗಲೇ ಘೋಜದಾರರಿಗೆ ಗೊತ್ತಾಗೇತಿ” ಬಾಪ್ರಾಸಾಹೇಬ ಹೇಳಿದ.

“ಮುಂದೇನು?” ಏನು ತಿಳಿಯದೆ ಪ್ರತಳಾಬಾಯಿ ಕೇಳಿದಳು.

“ಮುಂದೇನು? ವಿಷಾ ಯಾರು ಕೊಟ್ಟರೂ ಅನ್ವಯಾದನ್ನು ಯಮುನಾ ಸ್ವಾಕ್ಷ್ಯ ಹೇಳತಾಳಿ. ಹೇಳಿ ಹಸರೇರಿತ್ತು. ನಾಲಿಗಿ ಸೇದಿತ್ತು. ಇದರ ಬಗ್ಗೆ ನೋಡಿದ ನಾಕು ಜನರ ಸಾಕ್ಷಿ ತೋಗೋತಾರ. ಆರೋಪಿಗೆ ಫಾಶಿ ಶಿಕ್ಷ್ಯ ಕಾಯಮು ಆಗತ್ಯತ್ವಿ. ಇದಕೆ ತಪ್ಪಿದರ ಘೋಜದಾರಕಿಗೆ ರಾಜೀನಾಮೆ ಕೊಡತ್ತೇನಿ ಅಂತ ಘಕರುದ್ದೀನ ಕುಂತುಬಿಂಫಾನ್ನಾನ್.”

“ಬಾಪ್ರಾ, ಆರೋಪಿ ಯಾರು ಅಂತ ಗೊತ್ತಾತು?”

“ಯಾರಿಗೆ ನಾನಾಮಾಮಾ ಸಾಯೂದು ಬೇಕಾಗಿತ್ತೋ ಅವರು ವಿಷಾ ಹಾಕಿಸ್ಯಾರ ಅಂತ ಘೋಜದಾರ ಸಾಹೇಬರ ತಾಮ ಮತಾ ಆಗಿಬಿಟ್ಟೇತೀ.”

“ಬಾಪ್ರಾ, ನಿನ್ನ ಮ್ಯಾಲೆ ಸಂಶೇ ಇಲ್ಲ ಹೌದಲ್ಲೋ?”

“ಏನ ಹುಣ್ಣ ಅದೀ ನೀನು ಅಕ್ಕು. ಅಂದ, ಗೌಡ ದುಡ್ಡ ಕಿತಿಗೋಬೇಕೂ ಅಂತ ನನ್ನ ಮ್ಯಾಗ ವಿಷಾ ಹಾಕಿದ ಆರೋಪ ಹೊರಿಸಿದಾ ಅಂತ ನೀನೂ ನಂಬತಿಯಾ? ಚಿಮಣಾನ ಸಂಬಂಧ ನನಗ ಜೋಡಿಸಿ ಉಂಟಾರ ಪಂಚರು ವಾದಿಸ್ಯಾಡಿದರು. ನನಗ ಅಂದ ಮಾತಾಡಾಕ ಬಾಯಿ ಇರಲಿಲ್ಲ. ನಿನ್ನ ಶಪಥ ಮಾಡಿ ಹೇಳತ್ತೇನಿ ಅಕ್ಕು, ನಾ ವಿಷಾ ಹಾಕಿಲ್ಲ. ನನ್ನ ಮ್ಯಾಗ ಘೋಜದಾರನ ಸಂಶೇನೂ ಇಲ್ಲ. ಈಗ ನಾನೂ ಫೀಯಾರದಿ. ತಿಳಿತ್ತೇ?” ಬಾಪ್ರಾಸಾಹೇಬ ತಾನೂ ಆರೋಪಿಯಲ್ಲವೆಂದು ಮನಗಾಣಿಸಲು ನುಡಿದ.

“ಅಂದರ ವಿಷಾ ಹಾಕಿಸಿದವರಿಗೆ ಫಾಶಿ ಶಿಕ್ಷ್ಯ ಮಾಡಸೂ ಯಜಮಾನ ನೀನ ಅನ್ನು.”

“ಅಲಬ್ತಾ.”

“ಬಾಪ್ರಾ, ಫೀಯಾರದಿ ಏನ ಅಂತ ಕೊಟ್ಟಿ ಬಂದಿ? ಯಾರ ಮ್ಯಾಗ ಸಂಶೇಬಂದ್ಯೇತಂತ ಹೇಳಿದಿ?” ಪ್ರತಳಾಬಾಯಿ ಸಾಶಂಕಣಾಗಿ ಕೇಳಿದಳು.

“ಮತ್ತುರ ಮ್ಯಾಗ? ಕಾಕಾ ಲಾವಣಿ ಹಿಡಿದ ಹೊಲದ ಕಬಜಾ ತನಗ ಬರಬೇಕೂ ಅಂತ ದಾದಾ ವಿಷಾ ಹಾಕಿಸಿರಬೇಕು. ಈ ಸಂಶೇ ಘೋಜದಾರ ಸಾಹೇಬರಿಗೆ ಬಂದ್ಯೇತೀ.”

“ಅಂದರ ದಾದಾಗ ಫಾಶಿ ಶಿಕ್ಷ್ಯ ಆಗತ್ಯತೀ?”

“ಅಗದ ಹ್ಯಾಗ ಬಿಡತ್ಯೈ ಅಕ್ಕಾ?”

ಪುತ್ರಾಭಾಯಿಗೆ ತಡೆಯಲಾಗಲಿಲ್ಲ. ಗಾಬರಿಯಿಂದ ಅವಳ ಮುಖ ಬೆಳ್ಳಾಗಿ ಹೋಗಿತ್ತು.

ಪುತ್ರಾಭಾಯಿ ಅಲ್ಲಿ ನಿಲ್ಲಲಿಲ್ಲ. ಮುಖಕ್ಕೆ ಸರಗು ಹಾಕಿಕೊಂಡು ನೆಟ್ಟಿಗೆ ತನ್ನ ಕೋಣೆಗೆ ನಡೆದಳು. ಹಾಸಿಗೆಯ ಮೇಲೆ ಹೊರಳಾಡುತ್ತ ಮನಸ್ಸು ದಣೆಯುವವರೆಗೆ ಅತ್ಯಳು. ತುಂಬಿಬಿಂದ ದುಃಖದ ಆವೇಗವನ್ನು ಹಗುರಗೊಳಿಸಲು ಪ್ರಯತ್ನಿಸಿದಳು.

ರಾತ್ರಿ ಎರಡು ಹೊಡೆದರೂ ನಿದ್ರಿಸದೆ, ಪುತ್ರಾಭಾಯಿ ಹೊರಳಾಡುತ್ತಿರುವುದನ್ನು ನಡುವೆಯೇ ಎದ್ದು ಬಂದ ಯಾಮುನಾ ನೋಡಿದಳು. ಕೋಣೆಯೊಳಗೇ ಬಂದಳು.

“ಯಾಕ ಯವ್ವಾ ನಿದ್ದಿ ಹತ್ತಿಲ್ಲ, ಯಾವ ಜಿಂತಿ ಹಿಡಿದ್ದೀತಿ?” ಎಂದು ಶ್ರೀತಿಯಿಂದ ಕೇಳಿದಳು.

“ತೆಲಿನೋವು ಎದ್ದ್ಯಾತಿ ಯಾಮುನಾ. ಈಗ ಹತ್ತಿತು ಮತ್ತು ನಸಕಿನ್ಯಾಗ ಬಂದ ಎಳ್ಳಿಸಬ್ಬಾಡ.”

“ನೀವು ಎದ್ದಾಗ ಏಲ್ಲಿಯವ್ವಾ ನಾ ಯಾಕ ಎಬ್ಬಿಸಲಿ? ಆದರ ಯವ್ವಾ ನಿಮ್ಮ ಮಕ್ಕಾ ನೋಡಿದರ ಏನೋ ಜಿಂತಿ ಹಿಡಂದ್ದಂಗ ಕಾಣತೇತಿ.”

“ಯಾಮುನಾ, ನೀ ನನ್ನ ಅಕ್ಕನ ಸಮಾನ. ನಾನಾಮಾಮಾಗ ವಿಷು ಹಾಕಿ ಕೊಂಡ ಮಾತು; ಈಗ ಜಗತ್ತಿಗೆಲ್ಲಾ ಉಂಗುರಾ ಹೊಡಿತೇತಿ”. ಪುತ್ರಾಭಾಯಿಯ ದನಿ ದುಃಖದಿಂದ ಭಾರವಾಗಿತ್ತು.

“ಭಿ ಬಿಡ ಯವ್ವಾ ಎಂಥಾ ಮಾತಾಡತೀದಿ? ನನಗ, ನಿನಗೆ ಇಬ್ಬರಿಗೇ ಗೊತ್ತು ಆ ಗುಟ್ಟಾ ಮೂರನೇದವರ ಕಿವಿಗೆ ಬಿದ್ದಿದ್ದರ ನನ್ನ ನಾಲಿಗೆ ಸೀಳಿಕೊಟ್ಟೇನು.”

“ಅದ ಬಂದದ್ದು ಸಂಕಟ. ನಾಳೆ ಪೌಜದಾರರು ಕರೆಸಿ ಕೇಳಿದಾಗ ನೀ ಹೇಳದ ಇರತೀಯಾ ಯಾಮುನಾ?”

“ಯವ್ವಾ, ಇದೂ ಬಿಟ್ಟು ಹೊಳಪ್ಪಾಗ ಹಾಕಿ ಸಲವೀದಿ; ನಿನ್ನ ಮರ್ಯಾದೀಯನ್ನ ಉಳಸಾಕ ಜೀವ ಕೊಟ್ಟೇನು. ಆದರೆ ಇಂತಾ ಗುಟ್ಟಿನ ಮಾತು ಹೇಳಾಣ ಆಗಾಕೆಲ್ಲ.”

“ನೀನೂ ಕರೇ ಹೇಳಿದ್ದರ ಬಾಪ್ಪೊಸಾಹೇಬ ಜೀಲಿಗೆ ಹೋಗಬೇಕಾಗತೇತಿ.”

“ಅದ್ಯಾಕ ಯವ್ವಾ?”

“ನಾನಾಮಾಮಾಗ ವಿಷಾ ಹಾಕಿದಾಕಿ ನೀನು ಅಂತ, ಘೋಜದಾರರ ಮುಂದ ಹೇಳಿ ಬಂದಾನ.”

“ಯವ್ವಾ, ಈ ಮಾತು ಬಾಪುಷಾಬರಿಗೆ ನೀನ ಹೇಳಿ ಗಾತಾ ಮಾಡಿಕೊಂಡೇನು?”

“ನಿನ್ನಾನ್ನಿಂದ ಯಮುನಾ, ನಾ ಹೇಳಿಲ್ಲ. ದಾದಾ ವಿಷಾ ತಂದು ನಿನ್ನ ಕ್ಯೇಯಿಂದ ನಾನಾಮಾಮಾಗ ಹಾಕಿಸಿರ್ಬೇಕು ಅಂತ ಫಿಯಾರ್ಡಿ ಕೊಡು ಅಂತ ಘೋಜದಾರರು ಹೇಳಿದರಂತ. ಬಾಪು ಫಿಯಾರ್ಡಿ ಕೊಟ್ಟ ಕೂತಾನ. ಫಿರ್ರಾದಿ ಕೊಡದಿದ್ದರ ಬಾಪುನ್ನು ಹಿಡಿದು ಜೇಲಿಗೆ ಕೆಳಿಸುತ್ತಿದ್ದರಂತ.”

“ಶಿವ ಶಿವಾ! ಅತ್ತ ಕೆರಿ ಇತ್ತ ಹೊಳಿ, ಏನ ಪರಸಂಗ ಬಂತ ಯವ್ವಾ! ಇದರಾಗಿಂದ ನೀನ ದಾರಿಹೇಳು ಯವ್ವಾ?” ಯಮುನಾ ಭಯದಿಂದ ಬೆಚ್ಚಿದಳು.

“ಖರೇ ನಿನಗ ಗೆಲ್ಲಿತ್ತಿದ್ದಪ್ಪು ಹೇಳಿಬಿಡು.”

“ಕಡದರೂ ಈ ಮಾತು ನನ್ನಿಂದ ಆಗಾಗಿಲ್ಲ. ನಿನ್ನ ಹೆಸರು ನಾಕ ಮಂದ್ರಾಗ ಹಲ್ವಿಮಾಡಿದರ ನನಗೇನ ಸಿಗತ್ತೇತೇ ಯವ್ವಾ?”

“ಯಮುನಾ, ತಿಳಿದೋ ತಿಳಿಂದನೋ ತಪ್ಪನಕಾ ಆಗೇತಿ. ಈಗ ನನ್ನ ಮಾತು ಕೇಳಿ ಬಂದು ಜೀವಾ ಹೊಡೆದದ್ದ ಸಾಕು, ಇನ್ನೊಂದು ಜೀವಾ ದಾದಾನದು; ಅದನ್ನು ನುಂಗಿ ನೀರ ಹಿಡದರ ದೇವರ ಮುಂದ ಏನ ಜವಾಬ ಕೊಡೊದ್ದೇತಿ? ಯಮುನಾ, ದಾದಾನ ಹೆಸರ ಎತ್ತಿ ಸಾಕ್ಕಿ ಹೇಳಿದರ ನನ್ನ ಕೊಯ್ದು ತಿಂದಂಗ ಆದೀತು!”

“ಯವ್ವಾ, ನಿನ್ನ ಧ್ಯೇಯಾರ್ ದೊಡ್ಡದು, ಮನಸ್ಸು ದೊಡ್ಡದು. ನಮಗೆಲ್ಲ ಏನ ತಿಳಿತೇತಿ ಯವ್ವಾ? ನೀ ಹೇಳಿದ್ದಾಗ ನಡಕೊಂತೇನಿ ಯವ್ವಾ ಚಿಂತಿ ಬಾಡ.”

“ಖರೇ ಇದ್ದಪ್ಪು ಹೇಳು ಯಮುನಾ. ಯಾವದೂ ಮುಚ್ಚಾದು ಬಾಡ.”

ಪ್ರತಿಳಾಬಾಯಿ ಇನ್ನು ಮಾತನಾಡಲೆನ್ನುವಂತೆ ಇನ್ನೊಂದು ಮಗ್ಗುಲಿಗೆ ಹೊರಳಿ ಬಿಕ್ಕಿದಳು. ಯಮುನಾ ಈ ಪ್ರಸಂಗದಿಂದ ಬೆಚ್ಚಿಹೋಗಿದಳು. ಯಾವ ಉಪಾಯದಿಂದಲಾದರೂ ಪ್ರತಿಳಾಬಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ, ಎಂದು ಅವಳ ಮನಸ್ಸು ಚಿಂತಿಸಹಕ್ತಿತ್ವ. ಪ್ರಕರಣ ಇಷ್ಟು ತೊಡಕಿನದಾಗಬಹುದೆಂದು ಅವಳು ಉಹಿಸಿರಲ್ಲಿ, ಮುಂದುಗಾಳಿದೆ ತನ್ನ ಹಾಸಿಗೆಯಿದ್ದಲ್ಲಿಗೆ ನಡೆದಳು.

ಪ್ರತಿಳಾಬಾಯಿಯ ಮನಸ್ಸು ಒಂದೇಸಮನೆ ಪರಿತಪಿಸುತ್ತಿತ್ತು. ಮಾಡಿದ ಪಾಪ ಅವಳಿಗೆ ಅಸಹ್ಯವಾಗತೊಡಗಿತ್ತು. ಇಲ್ಲಿಯತನಕ ಆ ಪಾಪವನ್ನು

ಮದುಗಿರಿಸಿಕೊಂಡು ಬಾಳುವದು ಸಾಧ್ಯವಾಗಿತ್ತು. ಆದರೆ ಈಗ ಇನ್ನೊಂದು ಜೀವ ಆ ಪಾಪಕ್ಕೆ ಬಲಿಯಾಗಬೇಕೆಂದಾಗ ಮನಸ್ಸು ಒಪ್ಪಲಿಲ್ಲ. ನಾನಾನ ಕೊಲೆಯ ನೆನಪು ತನಗಿಲ್ಲವೇ? ಅದರಿಂದುಂಟಾದ ದುಃಖ ಅವಳನ್ನು ನೆರಳಿಸಂತೆ ಹಿಂಬಾಲಿಸಿತ್ತು. ಅದನ್ನು ಮರೆಯುವದಾದರೂ ಹೇಗೆ?

ನಾನಾನ ಕೊಲೆ ಅನಿವಾರ್ಯವಾಗಿತ್ತೇ? ಅನಿವಾರ್ಯವಾಗಿತ್ತೇಂದು ನಿರ್ಧರಿಸಿದಾಗಿನ ಮನಃಷಿಂತಿಯನ್ನು ಈ ಪಶ್ಚಾತ್ತಾಪದ ಮೋಡಗವಿದ ಹಿನ್ನೆಲೆಯಲ್ಲಿ ತಾನೇ ವಿಮರ್ಶಿಸಬೇಕಿದಳು.

ಹೌದು ಒಂದು ದೃಷ್ಟಿಯಿಂದ ಅನಿವಾರ್ಯವಾಗಿತ್ತು ಆ ಕಾರಣವರಂಪರೆ ಎಷ್ಟು ದೂರ ಹೋಗಿತ್ತೇಂದರೆ ಅದನ್ನು ನೆನೆದರೂ ಆಶ್ಚರ್ಯವಾಗಬಹುದಿತ್ತು. ಚಿಮಣಾಳ ಯೋವನ, ಅವಳ ಮನಸೆಳೆಯುವ ರೂಪ, ನಾನಾನ ಕೊಲೆಯ ಮೂಲವೆಂದರೆ ಯಾರಾದರೂ ನಂಬಿಬಹುದೇ? ಈ ನಾಟಕದಲ್ಲಿ ಬಾಪೂಸಾಹೇಬ ಶೀಜಕನ ಪಾತ್ರ ವಹಿಸಿದ್ದ. ಚಿಮಣಾಳನ್ನು ತನಗೆ ಮದುವೆಯಾಗಲು ಪ್ರೇರೇಟಿಸಬೇಕೆಂದು ಅಕ್ಕನನ್ನು ಕಾಡಿದ್ದ. ಅವಳು ಅದಕ್ಕೂಪ್ಪಲಿಲ್ಲ. ಅನಾಯಾಸವಾಗಿ ಈ ನಾಟಕದಲ್ಲಿ ಇನ್ನೊಂದು ಪಾತ್ರದ ಪ್ರವೇಶವಾಯಿತು. ಪಡದಯ್ಯ ಸಲಹೆಗಾರನಾಗಿ ಬಂದವನು ತಾನೇ ಪಾತ್ರಧಾರಿಯಾದ. ಚಿಮಣಾ ಅವನಿಗೆ ಬಲಿಯಾದಳು. ರಕ್ಷಣೆಗಾಗಿ ಅವಳಿಗೆ ಬಾಪೂಸಾಹೇಬನನ್ನೇ ಮೊರೆ ಹೋಗಬೇಕಾಯಿತು. ಆದರೆ ಬಾಪೂಸಾಹೇಬ ಈಗ ಒಪ್ಪಲಿಲ್ಲ. ಚಿಮಣಾ ದಿಕ್ಕು ತೋಚದೆ ನಿಂತಳು. ಅವಳಿಷ್ಟು ಕಣ್ಣೀರು ಸುರಿಸಿದರೂ ಪ್ರತಿಳಾಬಾಯಿಗೆ ಸಹಾಯ ಮಾಡಲಾಗಿರಲಿಲ್ಲ.

ಉಂಗಿಗೆ ಹೋಗಿದ್ದ ನಾನಾ ತಿರುಗಿ ಬಂದ. ಮೊದಲು ಅವನಿಗೇನೂ ಗೊತ್ತಾಗಿರಲಿಲ್ಲ. ಆದರೆ ನಿಸಗ್ರ ತಾನಾಗಿಯೇ ಅದನ್ನು ಹೊರಗೆಡವಿತು. ಪಡದಯ್ಯನ ಹೆಸರನ್ನು ನಾನಾನೆದುರು ಹೇಳುವಂತಿರಲಿಲ್ಲ. ಆದರೆ ನಾನಾನ ಸಿಟ್ಟು ಶಿವಿರಕ್ಕೇರಲು ಅದೂ ಕಾರಣಬೇಕಾಗಿರಲಿಲ್ಲ. ಅವನ ಸಂಶಯವಿದ್ದದ್ದೇ ಬಾಪೂಸಾಹೇಬನ ಮೇಲೆ. ಈಗ ಅವರು ಚಿಮಣಾನ್ನು ಮದುವೆಯಾಗಬೇಕೆಂದು ನಾನಾನ ಹಟಿ. ದಿನವೂ ಇದೇ ಮಾತು ಪ್ರತಿಳಾಬಾಯಿಯ ಎದುರು ಆಡುತ್ತಿದ್ದ, ಸಿಟ್ಟಿಗೇಳುತ್ತಿದ್ದ. ಪ್ರತಿಳಾಬಾಯಿ ಯಾವುದನ್ನು ಮಾತಾಡಲಾರದೆ ಎಲ್ಲವನ್ನೂ ನುಂಗಿಕೊಂಡು ಸುಮ್ಮನಿದ್ದಳು.

ಆದರೆ ಅಂದಿನ ಪ್ರಸಂಗ ವಿಕೋಪಕ್ಕೆ ಹೋಗಲೇಬೇಕಾಗಿತ್ತು. ನಾನಾ ಅಂದು ಕೃತನಿಶ್ಚಯನಾಗಿದ್ದ. ಈ ವಾಚೆಯ ನೌಕರಿಯಿಂದ ತನ್ನ ಜೀವನವೇ

ಹಾಳಾಯಿತು; ತನ್ನ ಮರ್ಯಾದ ಮಣ್ಣಗೂಡಿತು. ಇನ್ನು ತಾನಿದ್ದರೂ ಅಷ್ಟೇ, ಸತ್ತರೂ ಅಷ್ಟೇ. ಆದರೆ ಸಾಯುವ ಮುನ್ನ ವಾಡೆ ಹಾಳಾದರೂ ಅಡ್ಡಿಲ್ಲ. ಸೇಡು ತೀರಿಕೆಹೊಳ್ಳಲೇಬೇಕೆಂಬ ಹಂತ ಅವನಲ್ಲಿ ಹೊಕ್ಕಿತ್ತು ಬಾಪುಂಸಾಹೇಬನನ್ನು ಒಬ್ಬಿಸುತ್ತಿಯೋ ಇಲ್ಲವೋ ಎಂದು ಪ್ರತಳಾನಿಗೆ ಕೊನೆಯ ಮಾತು ಕೇಳಿದ. ತಾನು ಉಸಿರು ಬಿಗಿಹಿಡಿದುಕೊಂಡು ಸಾಧ್ಯವಿಲ್ಲವೆಂದಳು. ತಲೆ ತಿರುಗಿತೋ, ಕಳ್ಳು ಕತ್ತಲೆಗವಿಯಿತೋ, ಸಿಟ್ಟಿನ ಆವೇಗ ನೆತ್ತಿಗೇರಿತೋ, ಥರಥರ ನಡಗುತ್ತ ಮುದುಕ ನೆಲಕ್ಕೆ ಕುಳಿತ. ತಾನು ಹಿಡಿಯಹೋದಳು. ಮುಟ್ಟಬೇಡವೆಂದು ಜೀರಿಕೊಂಡ. ಇದನ್ನೆಲ್ಲಾ ನೋಡಿ ಚಿಮಾನ ಮೂಲೆಯಲ್ಲಿ ಕುಳಿತವಳು ಹಳ್ಳಿ ಬಂದಂತೆ ಅಳಕೊಡಗಿದಳು. ನಾನಾ ಶಾಪವಚನವನ್ನು ನುಡಿಯುವವನಂತೆ ಹುದುಗಿಟ್ಟು ಕೋಪವೆಲ್ಲಾ ಮಾತಿನ ಕಡಿಯಾಗಿ ನುಡಿದಿದ್ದ—

“ಹೇಳತ್ತಿನಿ ಕೇಳ ಪ್ರತಳಾ, ಚಿಮಾನ ಬಾಳೇವೆಲ್ಲ ಹಾಳಾತು. ಇನ್ನು ನಾ ಯಾರದು ದರಕಾರ ಮಾಡುದ್ದಿಲ್ಲ. ನನ್ನ ನಿನ್ನ ಸಂಬಂಧ ಏನ್ಯಾರೆಲ್ಲ. ಅದನ್ನು ಉರ ತುಂಬ ಹೇಳಿಕೊಂತ ತಿರಿಗ್ಯಾಡತ್ತೇನಿ”. ಪ್ರತಳಾ ಮರ್ಯಾದಹತ್ತಾದಳು. ವಾಡೆಯ ತುಂಬೆಲ್ಲ ನಾನಾನ ಮಾತು ಪ್ರತಿಧ್ವನಿಸುವಂತೆ ಕೇಳಹತ್ತಿದವು. ಹೊಳಿಟ್ಟಿದ್ದ ಪಾಪ ಈಗ ಮತ್ತೊಮ್ಮೆ ಜೀವ ಪಡೆದು ಹೆದರಿಸಹತ್ತಿತ್ತು, ನಾನಾನ ಸಿಟ್ಟೇ ಅಂತಹದು. ಮರಾತಾ ಸರದಾರರ ರಕ್ತ ಇನ್ನೂ ಅವನಲ್ಲಿ ಹರಿಯುತ್ತಿತ್ತು. “ಮುರಿಯಬಹುದು, ತುಂಡಾಗಬಹುದು, ಆದರೆ ಬಾಗಲಿಕ್ಕಿಲ್ಲ” ಈ ಮಾತು ಅವನ ಜೀವನಸಿದ್ಧಾಂತವಾಗಿತ್ತು.

ಪ್ರತಳಾಬಾಯಿ ಹೆದರಿ ಹಾಸಿಗೆಯಲ್ಲಿ ಎದ್ದು ಕುಳಿತಳು. ಮೈಯೆಲ್ಲ ನಡುಗುತ್ತಿತ್ತು. ಜೋರನೆ ಬಿಟ್ಟ ಬೆವರಿನಿಂದ ಸೀರೆಯಲ್ಲ ತೊಯ್ದುಹೋಗಿತ್ತು. ಕಣ್ಣೀರಿನಿಂದ ತಲೆದಿಂಬು ಒದ್ದೆಯಾಗಿತ್ತು. ಎಲ್ಲವನ್ನೂ ಮರೆತುಬಿಡಬೇಕೆಂದಳು. ಹೇಗೆ ಸಾಧ್ಯ? ಅಂಥ ಕತ್ತಲೆಯಲ್ಲೂ ಹಿಂದಿನ ನೂರಾರು ಜಿತ್ತಗಳು ನಿಜ್ಞಾನಾಗಿ ಕಂಡವು. ಮಾಡಿದ ಪಾಪವನ್ನು ಮಾಡಿಲ್ಲವೆನ್ನುವದು ಹೇಗೆ? ನಾನಾನ ಕೊಲೆಯ ಕಾರಣ ಪರಂಪರೆಯ ಕರೆ ಇಲ್ಲಿಗೇ ಮುಗಿದಿರಲಿಲ್ಲ. ಇನ್ನೂ ದೂರ ಹೋಗಿತ್ತು. ಪ್ರತಿಯೊಂದು ವಾಸ್ತವವಾದ ಅನಿವಾರ್ಯವಾದ, ಅವಿನಾಶಿಯಾದ ಸತ್ಯವಾಗಿತ್ತು. ಆ ಪಾಪದ ಅನುಭವ ಅಷ್ಟಳಿಯದೆ ಇರುವಾಗ ಅದರ ಹೊಳೆಯನ್ನು ಹೇಗೆ ನಿರಾಕರಿಸಬೇಕು? ಬರೆದು ಅಳಿಸಲಿಕ್ಕೆ ಪಾಪವೇನು ಪಾಟಿಯ ಮೇಲೆ ಬರೆದ ಅಕ್ಷರವೇ? ತನ್ನ ಹೃದಯದಲ್ಲಿ ಪಾಪಶಾಸನವನ್ನೇ ಕೊರೆದಿಟ್ಟಿದೆ.

ನೆನಪು ಕೈಹಿಡಿದು ಜಗಿತು. ದಣಿದ ಪ್ರಯಾಣಿಕನಂತೆ ಮನಸ್ಸಿಲ್ಲದ

ಮನಸ್ಸಿನಿಂದ ಪುತಳಾ ಹಿಂಬಾಲಿಸಿದಳು. ಅಲ್ಲಿ ಏನು ಕಾಣಬಹುದೆಂಬುದು ಅವಳಿಗೆ ಗೊತ್ತಿಲ್ಲವೇ?

ಪಾದಳ್ಯಿಯ ಜಾಗೀರದಾರ ರಾಣೋಜಿರಾಯರನ್ನು ಮದುವೆಯಾದಾಗ ತನಗಿನ್ನೂ ಹದಿನಾರು ವರ್ಷ. ಗಂಡಸುಮಕ್ಕಳಾಗಲಿಲ್ಲವೆಂಬ ನೆವದಿಂದ ರಾಣೋಜಿರಾಯ ತನ್ನನ್ನು ಮದುವೆಯಾದದ್ದು. ಹಿರಿಯ ಹೆಂಡತಿ ಲಕ್ಷ್ಮೀಬಾಯಿ ಅತ್ತು ರಂಭಾಟ ಮಾಡಿದ್ದರೂ ಮದುವೆ ನಡೆದೇಹೋಯಿತು.

ತಾನು ಹೊಸ ಮೊದಲಗಿತ್ತಿಯಾಗಿ ಪಾದಳ್ಯಿ ಬಂದಾಗ, ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ರಾತ್ರಿಯ ಹತ್ತು ಗಂಟೆಯಾಗಿತ್ತು ಆಗ. ಉರ ಸನಿಹಕ್ಕೆ ಬಂದಾಗ ಸ್ವಾಗತಿಸಲು ಜಾಗೀರದಾರರ ಪರಿವಾರ ಮಾರುತಿಯ ಗುಡಿಯ ಹತ್ತಿರ ಬಂದು ನಿಂತಿತ್ತು. ಸಹಜ ಕುತುಹಲವೋ, ಮದುಗತನದ ಕೌತುಕವೋ, ಅಥವಾ ದೈವ ಪ್ರೇರಣೆಯೋ ಗೊತ್ತಿಲ್ಲ. ಮುಖಿದ ಮುಸುಕು ಸರಿಸಿ, ತಾನು ನೋಡಿದ್ದಳು. ಹಿಲಾಲಿನ ಬೆಳಕಿನಲ್ಲಿ ಕಂಡದ್ದೇನು? ಬೆಟ್ಟದಮ್ಮು ಎತ್ತರವಾದ ಅಬಲಬಿ ಕುದುರೆಯ ಮೇಲೆ, ಜಾಗೀರದಾರರ ಶಿಲೇಧಾರ ನಾನಾ, ಕ್ಯಾಯಲ್ಲಿ ಬಿಂಬಿಸ್ತಿಯನ್ನು ಹಿಡಿದು ಕುಳಿತಿದ್ದ. ಮುಗಿಲಬಣ್ಣದ ಜರದ ಪೇಟಾ, ಶುಭ್ರವಾದ ಕಂಳಿಕಮಾನಿನ ಅಂಗಿ, ಕಿವಿಯ ತನಕ ವರ್ಕವಾಗಿ ಬಾಗಿದ ಹರಿಮೇಸೇ-ಇತಿಹಾಸದ ಕ್ರಮವನ್ನು ತಪ್ಪಿಸಿ ಪ್ರಾಚೀನಕಾಲದ ಸರದಾರನೋಬ್ಬ ಮೆರವಣಿಗೆಯನ್ನು ನೋಡಬಂದಂತಿತ್ತು.

ಆ ಒಂದು ನೋಟವೇ ತನ್ನ ಜೀವಮಾನವನ್ನೆಲ್ಲ ಸೇಳೆದುಕೊಂಡಿತ್ತು. ನಾನಾವಿಗೆ ಆಗಿನ್ನೂ ಮೂವತ್ತು ವರ್ಷ ವಿರಬೇಕು, ಸಹಜವಾಗಿಯೇ ತನ್ನ ರೂಪು ಕೂಡ ಅವನನ್ನು ಆಕಷಿಸಿರಬೇಕು. ಮೆರವಣಿಗೆಯಲ್ಲಿ ಕಂಡ ನಾನಾನ ಜಿತ್ತು ಇನ್ನೂ ಹೃದಯವನ್ನು ಅಲುಗಾಡಿಸುತ್ತಿತ್ತು. ವಾಡೆಯಲ್ಲಿ ನಾನಾ ಅನೇಕ ಸಂದರ್ಭಗಳಲ್ಲಿ ಭೆಟ್ಟಿಯಾಗುತ್ತಿದ್ದ. ನೋಡಿದಾಗೋಮೈ ಮನಸ್ಸು ನವಿರೇಳುತ್ತಿತ್ತು.

ಆ ದಿನದ ಪ್ರಸಂಗವನ್ನಂತೂ ಮರೆಯುವುದಾದರೂ ಹೇಗೆ? ಒಮ್ಮೆ ಕನಕೇರಿಯಿಂದ ತಂದೆಗೆ ಜಡ್ಡಾದ ಸುದ್ದಿ ಬಂದಿತ್ತು. ತಾನು ಉರಿಗೆ ಹೋಗುವ ಹಟ ಹಿಡಿದಳು. ಆಗ ರಾಣೋಜಿರಾಯರು ನಾನಾನನ್ನು ಕರೆದು ತನ್ನನ್ನು ಉರಿಗೆ ಕಳಿಸಿಬರಲು ಹೇಳಿದರು. ಗಾಡಿಯಲ್ಲಿ ತಾನು, ಯಮುನಾ, ನಾನಾ ಮೂವರೂ ಕುಳಿತು ಹೊರಟರು. ಬಿಸಿಲು ತಟ್ಟಬಾರದೆಂದು ಗಾಡಿಗೆ ಗುಡಾರದ ಸವಾರಿಯನ್ನು ಹಾಕಲಾಗಿತ್ತು. ನಡುದಾರಿಗೆ ಗಾಡಿ ಬಂದಿರಬೇಕು; ನಡುಮಧ್ಯಾಹ್ನದ ಬಿಸಿಲು ಮತ್ತೇರಿಸುವಂತಿತ್ತು. ಸುತ್ತಲಿನ ಬಯಲೆಲ್ಲ ಬಿಸಿಲಿಗೆ ಮೂಳೆ

ಹೋದಂತಿತ್ತು. ಗಾಡಿಯಲ್ಲಿ ಯಮುನಾ ಶೂಕಡಿಸುತ್ತಿದ್ದಳು. ಗಾಡಿಯ ಧಡಕಿಗೆ ತಾನು ನಾನಾನ ಮಗ್ಗುಲಿಗೇ ಬಂದಿದ್ದಳು, ಅದೇನು ಹುಟ್ಟುವಿಚಾರ ಮೂಡಿತೋ ತಲೆಯಲ್ಲಿ! ಯಮುನಾನಿಗೆ ಮಲಗಲೆಂದು ಹೇಳಿದಳು. ಯಮುನಾನಿಗೆ ಮಲಗಲು ಇಂಬಾಗಲೆಂದು ಇನ್ನೂ ನಾನಾನ ಹತ್ತಿರ ಸರಿದಳು. ಕಾಲು ಚಾಚುವಾಗ, ಸೆರಗು ಸರಿಪಡಿಸಿಕೊಳ್ಳುವಾಗ, ಗಾಡಿಯ ಧಡಕಿಗೆ ಮಗ್ಗುಲ ಬದಲಿಸುವಾಗ ಅನಿವಾಯವಾಗಿ ನಾನಾನ ವ್ಯಾಸೋಕ್ತಿತ್ತು. ಆಸೆಯ ಬೆಂಕಿ ತಂತಾನೆ ಹುಟ್ಟಿತ್ತು. ಒಮ್ಮೆ ನಾನಾನನ್ನು ಆಸೆಗಳ್ಳಿಗಳಿಂದ ದಿಟ್ಟಿಸಿದಳು. ಕೇಳುತುಂಬಾ ಆ ರೂಪವನ್ನು ತುಂಬಿಕೊಳ್ಳಬೇಕೆನಿಸಿತು.

ನಾನಾನಿಗೂ ಆ ನೋಟ ಅರ್ಥವಾಗಿರಬೇಕು. ಇಲ್ಲದಿದ್ದರೆ ಎಂದೂ ಕಾಣದ ವಿಚಾರಮಗ್ಗೆ ಅವನ ಮುಖಿದಲ್ಲಿಂತೆ ಬಂದಿರಬೇಕು? ಇಬ್ಬರ ಮನಸ್ಸು ಒಂದೇ ವಿಷಯವನ್ನು ಕುರಿತು ಜಿಂತಿಸುತ್ತಿದ್ದವು. ಸುಮ್ಮಿನಿರಲಾರದೆ ಮಾತಾಡಬೇಕಾಯಿತು. ಆದರೆ ಆ ಮಾತುಗಳಲ್ಲಿ ಏನೂ ಅರ್ಥವಿರಲಿಲ್ಲ. ಒಳಗಿನ ಅರ್ಥವನ್ನು ಮಾತಿನಲ್ಲಿ ಪ್ರಕಟಗೊಳಿಸುವಂತಿರಲಿಲ್ಲ. ಆ ಕೆಲಸ ಬೇರೆ ಮಾರ್ಗದಿಂದ ನಡೆಯಬೇಕಿತ್ತು. ಭುಜ ಒಂದನ್ನೂಂದು ತಟ್ಟಿತ್ತಿದ್ದವು. ಆ ತಾಕಲಾಟದಲ್ಲಿ ಏನೇನೋ ಹುಟ್ಟಿಕೊಂಡಿತ್ತು.

ಕೊನೆಗೆ ನಡುದಾರಿಗೆ ಹಳ್ಳ ಕಟ್ಟಿ ಸರಿರಾತ್ಮಿಯವರೆಗೆ ಅಲ್ಲಿಯೇ ನಿಲ್ಲಬೇಕಾಯಿತು. ಹಳ್ಳ ಕ್ಷಣಕ್ಷಣಕ್ಕೂ ಏರುತ್ತಿತ್ತೇ ಹೊರತು ಇಳಿಯುತ್ತಿರಲಿಲ್ಲ. ರಾತ್ರಿಯ ತಂಪುಗಾಳಿಗೂ ಬೆಂದ ಮನಸ್ಸು ಸಮಾಧಾನಗೊಳ್ಳಲಿಲ್ಲ. ನಾನಾನು ಚಡವಡಿಸುತ್ತ ವ್ಯಧ್ರವಾಗಿ ಅತ್ತಂದಿತ್ತ ತಿರುಗಾಡುತ್ತಿದ್ದ. ಮನಸ್ಸಿನಲ್ಲಿ ಆಸೆಯ ಕಡಿಯನ್ನು ಹೊತ್ತಿಸಿ ದ್ಯೇವ ಕಾಯುತ್ತಿತ್ತು. ತಾನೆ ಯಮುನಾನಿಗೆ ಹಳ್ಳ ಇಳಿದಿದೆಯೋ ಇಲ್ಲವೋ ನೋಡಿಕೊಂಡು ಬರಲು ಹೇಳಿದಳು. ಗಾಡಿಯವನು ಹಳ್ಳದ ದಂಡೆಯ ಮೇಲೆಯೇ ಇದ್ದ, ಯಮುನಾ ಹೊರಟಿಯೋದಳು.

ಹೌದು, ಅವಳು ಹೋಗಬಾರದಾಗಿತ್ತು. ಆದರೇನು? ಆಗಬೇಕಾದ ಸಂಗತಿ ದೂರ ಕಾಯುತ್ತಿರುವಾಗ ಅದನ್ನು ಮುಟ್ಟುಪುದಷ್ಟೇ ನಮ್ಮ ಕೆಲಸ. ಅದೋಂದು ಕ್ಷಣ ನಾನಾನ ಬದಲಾಗಿ ಇಡೀ ಜಗತ್ತನ್ನೇ ಕೊಟ್ಟರೂ ಬೇಡವಾಗಿತ್ತು. ಆ ಸುಖಿಸ್ತರ್ಥ, ಆ ನೋಟ, ಆ ಅಪ್ಪಗೆ ಈಗ ಹೇಯವೆನಿಸುತ್ತಿದ್ದರೂ ಆಗ ಅದೇ ಸರ್ವಸ್ವಾರ್ಥಾದಿದ್ವಿವು. ನಾನಾ ಅಂದು ತನ್ನವನಾಗಿದ್ದ. ಅಪ್ಪಾಪ್ಪಾಸ್ತಪೂರ್ಣಾಂದು ಅಂಗೃತಳಿದಲ್ಲಿಯೇ ದೊರೆತಿತ್ತು.

ಆದರೆ ಆ ಮತ್ತು ಇಳಿದ ಮೇಲೆ ತನಗೇ ಎಂಥ ಸಂಕಟವಾಗಿತ್ತು!

ಪಾಪವೋ ಪುಣ್ಯವೋ, ಅಂತು ದುಃಖ ಕೂಡಲೇ ಆವರಿಸಿತ್ತು. ತಿರುಗಿ ಗಾಡಿ ಮೊರಟಾಗ ನಾನಾನನ್ನು ನೋಡುವುದೂ ಅಸಾಧ್ಯವಾಗಿತ್ತು. ನಾನ ಕೂಡ ಗಾಡಿಯ ಹೋರಗೆ ಮುಖ ಹಾಕಿಕೊಂಡು ಏನೇನೋ ಚಿಂತಿಸುತ್ತಿದ್ದು.

ಮುಂದೆ ಕನಕೇರಿಯನ್ನು ಮುಟ್ಟುವಷಟ್ರಲ್ಲಿ ತಂದೆ ತೀರಿಕೊಂಡ ಸುದ್ದಿ ತಿಳಿದಿತ್ತು. ತನಗೆ ಎಂಥ ಆಘಾತವಾಗಿತ್ತು! ಮುಂದೆ ಕೆಲತಿಂಗಳಲ್ಲಿಯೇ ಬೇಟೆಯಾಡುವಾಗ ಕುದುರೆಯಿಂದ ಬಿಧ್ಯಾದ್ಯೇ ನೇವವಾಗಿ ರಾಜೋಚಿರಾಯರೂ ತೀರಿಕೊಂಡಿದ್ದರು. ಅನಧಿಪರಂಪರೆ ಹಿಂಡುಗಟ್ಟಿಕೊಂಡೇ ಬಂದಂತಿತ್ತು. ಇದೆಲ್ಲ ತನ್ನದೇ ಪಾಪದ ಘಲವೆಂದು ಆಗ ಅನ್ನಿಸಲಿಲ್ಲವೇ? ಮಾಡಿದ ಪಾಪವನ್ನು ಮರೆವಿನಲ್ಲಿ ಹುಗಿದಿಟ್ಟು ಮುಂದೆ ಶುದ್ಧಜೀವನವನ್ನು ನಡೆಸುವ ಹಟಕೊಟ್ಟು ಬಾಳಿರಲಿಲ್ಲವೇ?

ಹೌದು, ತನ್ನ ಮುಂದಿನ ಜೀವನ ಒಂದು ನಿಷ್ಪರ್ವತವಾಗಿತ್ತು. ನಾನಾನ ದಾಂಪತ್ಯ ಜೀವನವನ್ನು ಕಣ್ಣಾರೆ ನೋಡಿಯೂ ತಾನು ಸುಮೃದ್ಧಿಷಣ್ಣಿ. ಇಬ್ಬರೂ ಆ ವಿಷಯವನ್ನೇ ಮರೆತವರಂತೆ ವರ್ತಿಸಿದರು.

ನಾನಾ ವಾಡೆಯಲ್ಲಿಯೇ ಮನ ಹೂಡಿದ. ಅವನ ಜೊತೆಗೆ ಚಿಮಣಾ ಬಂದಳು. ತನ್ನ ಬಾಳು ತುಂಬಿದಂತೆನಿಸಿತು. ಆದರೆ ಇನ್ನೊಂದು ಅನಧಿಕಾದಿತ್ತು. ತನ್ನ ಸಂರಕ್ಷಣೆಯಲ್ಲಿ ಅವಳನ್ನು ಬಿಟ್ಟು ಹೋದಾಗಲೇ ಆ ದುರಂತ ನಡೆಯಬೇಕೇ? ತನ್ನ ದುಷ್ಪ ದೈವದ ನೆರಳು ಅವಳ ಮೇಲೂ ಬಿದ್ದಿತೇನೋ? ನಾನಾ ಬಂದನಂತರ ಮಗಳ ಅವಸ್ಥೆಯನ್ನು ನೋಡಿ ಸಿಟ್ಟು ಬೆಂಕಿಯಾದ. ತಾನೂ ಹೊಣೆ ಹಾರಿಸಿಕೊಳ್ಳುವಂತಿರಲ್ಲ. ಆದರೆ ನಿಜವನ್ನೂ ಹೇಳುವಂತಿರಲ್ಲ. ಈ ನಡುವೆ ಅನವಶ್ಯವಾಗಿ ಬಾಪ್ರಾ ಬಲಿಯಾಗಬೇಕಾಯಿತು. ನಾನಾನಿಗೆ ಅವನ ಮೇಲೆಯೇ ಸಂಶಯ. ಚಿಮಣಾ ಕೌಮಾಯ್ ಭಂಗವನ್ನು ಮಾಡಿದ ತಪ್ಪಿಗೆ ಲಗ್ನವಾಗಲಿ ಎಂದು ಹಟ ಹಿಡಿದ. ಪ್ರಸಂಗ ವಿಪರೀತಕ್ಕೆ ಬಂದಾಗ ತಾನು ಮತ್ತೆ ನಾನಾನನ್ನು ಒಲಿಸಬೇಕಾಯಿತು.

ಪ್ರತಳಾಬಾಯಿಗೆ ನೆನಪು ಅಸಹನೀಯವೆನಿಸಿತು, ಬೇಡವೆನಿಸಿತು. ಆದರೆ ನೆನಪು ಈಗ ಅವಳ ಅಂಕೆಯಲ್ಲಿರಲ್ಲ. ಮನಸ್ಸು, ಬುದ್ಧಿ ಹೃದಯ ಎಲ್ಲವೂ ಹಿಡಿತ ತಪ್ಪಿದಂತೆ ವರ್ತಿಸಿದವು. ಬೇಡವೆನಿಸಿದ ಚಿತ್ರ ಮತ್ತೇ ಕಣ್ಣಿದಿರು ಕುಣಿಯಲ್ಲಿದೆಗಿತು.

ಮಾಡಿದ ಪ್ರತಿಜ್ಞೆಯನ್ನು ತಾನು ಮುರಿಯಬೇಕಾಯಿತು. ನಾನಾ ಮತ್ತೊಮ್ಮೆ ತನ್ನವನಾದರೆ ಈ ಪ್ರಸಂಗದ ಕಣಿ ಅರ್ಥಕ್ಕಾರ್ಥ ಕಡಿಮೆಯಾದೀತೆಂದು ಒಳಗಿನ

ಆಶೆ. ನಾನಾನ ಮನವನೆಷ್ಟುಲಿಸಬಹುದೆಂಬ ನಿರೀಕ್ಷೆ ತನಗೆ ಜಡಪಿದೆಯೆಂದು ಹೇಳಿಕಳಿಸಿದಳು. ನಾನಾ ಕೋಣೆಯೊಳಗೆ ಬಂದ. ರಾತ್ರಿಯಾಗಿತ್ತು. ನಿಜವಾಗಿಯೂ ಜಡಾಗಿತ್ತೇ ತನಗೆ? ಹೌದು, ತಾನೆಷ್ಟು ನಿರ್ವಿಳ್ಳಳಾಗಿದ್ದಳು! ನಾನಾನ ಕರಸ್ತೂರ್ ಬೇಕಾಗಿತ್ತು ಆ ಬೇನೆಯನ್ನು ಗುಣಪಡಿಸಲು. ಅದೇ ರಾತ್ರಿ ನಾನಾ ಮತ್ತೊಮ್ಮೆ ತನ್ನವನಾದ!

ಆದರೆ ತಾನು ಎಣಿಸಿದಕ್ಕಿಂತ ಬೇರೆಯಾಗಿ ಎಲ್ಲವೂ ನಡೆಯಬೇಕೇ? ನಾನಾ ತನ್ನವನಾದ ನಿಜ. ಅದಕ್ಕಿಂದೇ ತನ್ನ ಮೇಲೆ ಅದೆಷ್ಟು ಅಧಿಕಾರ ಆತನಿಗೆ! ತಾನು ಯಾವ ಪ್ರಸಂಗದ ಲಾಭ ಪಡೆಯಬೇಕಾಗಿತ್ತೋ, ಅದರ ಲಾಭ ಸಿಕ್ಕಿದ್ದು ನಾನಾನಿಗೆ. ಅಂದಿನಿಂದ ಪ್ರತಿದಿನ ತನಗೆ ಏಡೆ ಪ್ರಾರಂಭವಾಯಿತು. ಚಿಮಣಾ ಬಸಿರಾದ ಸುದ್ದಿ ಬೈಲಿಗೆ ಬಂದಾಗ ಅವಳನ್ನು ಬಾಪೂಸಾಚೇಬ ಲಗ್ಗುವಾಗಲೇಬೇಕಿಂದ ನಾನಾ ಹಟ್ಟ ಹಿಡಿದ. ತಾನೇನೋ ಸಮಾಧಾನ ಹೇಳಿದಳು. ನಾನಾನ ತಾಳ್ಳೆ ಮೇರಿತು.

ಈಗ ತನ್ನ ಮಗಳ ಬಾಳುವೆ ಹಾಳಾದ್ದಕ್ಕೆ ಸಿಟ್ಟಿಗೆದ್ದ ನಾನಾ ತಮ್ಮಿಬ್ಬರ ಸಂಬಂಧವನ್ನು ಬಯಲಿಗೆಳೆಯಬೇಕಿಂದಿದ್ದ. ಅವನಿಗೆ ಯಾರ ಲಕ್ಷ್ಯವೂ ಇರಲಿಲ್ಲ. ನಾಚಿಕೆಯೂ ಇರಲಿಲ್ಲ. ತಾನು ತನ್ನ ಮಗಳು, ಇಬ್ಬರೇ ಏಕ ಹಾಳಾಗಬೇಕು? ಒಂದು ದೃಷ್ಟಿಯಿಂದ ಪ್ರತೆಳಾ ಹೊಡ ಈ ಘೋರಪ್ರಕರಣಕ್ಕೆ ಕಾರಣಳಾಗಿದ್ದಳು. ಅವಳ ತಮ್ಮ ಒಪ್ಪಬೇಕು—ಅಲ್ಲ ಅವಳ ಅವನನ್ನು ಒಪ್ಪಿಸಬೇಕು; ಇಲ್ಲದಿದ್ದರೆ ಉರಲ್ಲೆಲ್ಲ ನಿರಂತರವಾದ ಮರ್ಯಾದೆಗೇಡನ್ನು ಅನುಭವಿಸಬೇಕು.

ಪ್ರತೆಳಾಬಾಯಿಗೆ ಅದು ಅಸಹ್ಯವಾಗಿತ್ತು. ತಾನು ಪಾಪಮಾಡಿದ್ದೇನೋ ನಿಜ. ಆದರೆ ಇಲ್ಲಿಯವರೆಗೆ ಅದು ಮುಚ್ಚಿದ ಮುಷ್ಟಿಯಾಗಿತ್ತು. ಅದು ತರೆದರೆ ನೂರು ಅಪಮಾನ ಅವಳ ಬಾಗಿಲಿಗೆ ಬರುತ್ತಿದ್ದವು. ತಾನು ಇಲ್ಲಿಯವರೆಗೆ ಸಾಧ್ಯ ಎನಿಸಿಕೊಂಡಿದ್ದಳು. ಜಾಗೀರಿನ ಪ್ರಜೆಗಳಿಲ್ಲ ಭಕ್ತಿಯಿಂದ ಬಾಗುತ್ತಿದ್ದರು. ಈ ರಹಸ್ಯ ಗೊತ್ತಾದರೆ ಪಾದಳ್ಳಿಯಲ್ಲಿ ಇರುವುದೂ ಅಸಾಧ್ಯವಾದೀತು. ಪಾದಳ್ಳಿಯಲ್ಲಷ್ಟೇ ಏಕೆ, ಜಗತ್ತಿನಲ್ಲಿಯೇ ನಿಲ್ಲಲು ತನಗೆ ಎಡೆಯಿಲ್ಲ. ಪ್ರತೆಳಾ ತಳಮಳಿಸಿದಳು. ಇದರಿಂದ ಪಾರಾಗಲು ಉಪಾಯವೇನು?

ನಾನಾನ ಪ್ರಾಣಹರಣ ಒಂದೇ ಉಪಾಯವೇನಿಸಿತು. ಅದೂ ಒಂದು ಪಾಪ ನಿಜ! ನಾಳೆ ಸತ್ತ ಮೇಲೆ ಘೋರವಾದ ನರಕಶಿಕ್ಕೆ ಕಾದಿದೆ, ಅದೂ ನಿಜ. ಆದರೆ ಪ್ರತೆಳಾಬಾಯಿಗೆ ಈ ಮರ್ಯಾದೆಗೇಡಿನ, ಜನನಿಂದೆಯ ಜೀವಂತನರಕದೆದುರಿಗೆ ಅದು ಸಹ್ಯವೇನಿಸಿತು. ಇನ್ನೊಬ್ಬರ ಪಾಪದ ಬಗ್ಗೆ ಈ

ಜನರೇಕೆ ಇಪ್ಪು ಆಸಕ್ತಿವಹಿಸುತ್ತಾರೆ? ಜೀವ ತಾನು ಮಾಡಿದ ಪಾಪವನ್ನು ಅನುಭವಿಸಿ ತನಗೆ ತಾನೇ ಶಿಕ್ಷೆಮಾಡಿಕೊಂಡು ಅನುಭವಿಸುತ್ತದೆ. ಅಂದಮೇಲೆ ಇನ್ನೊಬ್ಬರಿಗೇಕೆ ಚಿಂತೆ? ಆದರೂ ಜನ ಕೇಳುವದಿಲ್ಲ.

ಅಂತಲೇ ಪ್ರತಿಭಾಬಾಯಿ ಇನ್ನೊಂದು ಪಾಪಕ್ಕೂ ಸಿದ್ಧಾಗಿದ್ದಳು. ಅಂದು ರಾತ್ರಿ ನಾನಾನಿಗೆ ಉಟ ತಾನೇ ಕಳಿಸಿದಳು. ಬೆಳಗಾಗುವದರಲ್ಲಿ ನಾನಾ ಸತ್ತ. ಅಲ್ಲಿಗೆ ಆ ಪ್ರಕರಣ ಮುಗಿದಿತ್ತು. ಬಾಳುವೆಗೇಡಾದರೂ ಚಿಮಣಾ ಪಡದಯ್ಯನ ಆಶ್ರಯದಲ್ಲಿದ್ದಳು. ಪ್ರತಿಭಾಬಾಯಿಯ ಕಣ್ಣಿಗೆ ಕೂಡ ಬಿದ್ದಿರಲಿಲ್ಲ. ಈ ಕಡೆಯ ಪ್ರತಿಯೊಂದ ವಿವರವೂ, ನಾನಾನ ದೇಹದೊಂದಿಗೇ ಉರಿದು ಬೂದಿಯಾಗಿತ್ತು. ಇನ್ನು ನಾಳೆ ತಾನು ಸತ್ತಮೇಲಲ್ಲವೇ ಅದಕ್ಕೆ ಉತ್ತರ ಕೊಡಬೇಕಾಗುವದು, ಎಂದು ನಿಶ್ಚಿಂತಾಗಿದ್ದಳು.

ಆದರೆ ಪಾಪ ರಕ್ತೀಜರಾಕ್ಷಸನಂತೆ; ಕೊಂದರೆ ಸಾಯಲಾರದ ವಸ್ತುವೆಂದರೆ ಅದೋಂದೇ. ನೂರು ನಾನಾಸಾಹೇಬರು ಸತ್ತರೂ ಪಾಪ ಸಾಯಲಾರದು. ತಾನು ಸಾಯವತನಕ ಸಾಯಲಾರದು. ಈಗ ದಾದಾನ ಮೇಲಿನ ಆರೋಪದ ನೆವಡಲ್ಲಿ ಮತ್ತೆ ಬದುಕಿ ಬಂದಿತು. ಪ್ರತಿಭಾನ ಜೀವಕ್ಕೆ ಮತ್ತೊಂದು ಕೂಟ ಪ್ರತ್ಯೇಕಿಸಿದ್ದಾಗಿಲ್ಲ. ಉತ್ತರ ಹೇಳಿದೆ ಮುಂದೆ ಹೋಗುವಹಾಗಿಲ್ಲ. ಉತ್ತರ ಹೇಳಿದರೆ, ಹಿಂದಿನ ಪಾಪಕ್ಕೂ ಇನ್ನೊಂದು ಜೊತೆಯಾಗಿ ನಿಂತಿದೆ. ಒಂದಕ್ಕಿಂತ ಒಂದು ಹೋರವಾಗಿದೆ. ಆಗ ಕೇಳಿದಂತೆಯೇ ಈಗಲೂ ಕೆಳಬೇಕಾಗಿದೆ. ಇದಕ್ಕೇನು ಉಪಾಯ? ಆಗ ನಾನಾನ ಮರಣ ಉಪಾಯವಾಗಿತ್ತು. ಈಗ?

ಹೌದು, ಈಗ ಅದೋಂದೇ ಉಪಾಯ! ನಾನಾನ ದಾರಿಯೇ ತನ್ನ ದಾರಿಯಾಗಬೇಕಾಯಿತು. ಒಂದು ದೃಷ್ಟಿಯಿಂದ ಇಬ್ಬರ ಬಾಳಿನ ದೃವಗಳೂ ಒಂದಕ್ಕೊಂದು ತಳಕು ಹಾಕಿಕೊಂಡಿದ್ದವು; ಅವುಗಳಿಗೆ ಬಿಡುಗಡೆಯೇ ಇರಲಿಲ್ಲ. ಮ್ಯಾ ಮನಸ್ಸುಗಳು ಒಂದಕ್ಕೊಂದು ಗಾವುದ ದೂರದಲ್ಲಿದ್ದರೂ, ಜೀವ ಒಂದನ್ನೊಂದು ಕೂಡಿದ್ದವು. ಆ ಪಾಪದ ಸಂಗತಿ ಬೇಡವೆಂದು ತಾನು ಹಟ ತೊಟಿದ್ದಳು. ಹಟ ನಿಂತಿತು. ಎಲ್ಲಿಯವರೆಗೆ? ಪ್ರತಿಭಾನ ಜೀವದ ಕಾಮ ನಾನಾನ ಆಗುಹೋಗುಗಳನ್ನು ಕಣ್ಣಿಟ್ಟು ನೋಡುತ್ತಿತ್ತು. ಆ ದೃಷ್ಟಿ ತಾಕಿತೋ ಏನೋ ರುಕುಮಾಕಾಕೂ ಒಮ್ಮೆಲೇ ಸತ್ತಳು. ಅವಳು ಪುಣಿವಂತಿ, ಅಂತೇ ತುಂಬಿದ ಮುತ್ತೆದೆಯಾಗಿ ಮರಣಹೊಂದಿದಳು. ನಾನಾ ಅನಾಧನಾದ, ತಾನು ವಾಡೆಯಲ್ಲಿ ಬಂದಿರಲು ಆಗ ಆಗ್ರಹ ಮಾಡಿದ್ದೇಕೆ? ನಾನಾ ಒಪ್ಪಲಿಲ್ಲ. ಮುಂದೆ ಮಗಳಿಗೆ ವರ ನೋಡಲೆಂದು ಹೋಗುವಾಗ ಚಿಮಣಾಳನ್ನು ತನ್ನೊಂದಿಗೆ

ಬಿಟ್ಟಹೊದ.

ಚಿಮಣಾ ತನ್ನ ಮಗಳೆಂದು ತಾನು ಸ್ವೀಕರಿಸಿದಳು. ಉಳಿದವರಿಗೆ ಅದು ತನ್ನ ಜೀವಾಯುದ ಹಾಗೂ ವಾತ್ಸಲ್ಯದ ಪರಮಾವಧಿಯೆಂದನಿಸಿತು. ಜಾಗೀರದಾರರ ಫನತೆಗೆ ತಕ್ಷಂತೆ ವರ್ತಿಸಿದಳೆಂದು ಕೀರ್ತಿ ಹಬ್ಬಿತು. ತನಗೇ ಗೊತ್ತು ಅದರ ಅಂತರಂಗ. ನಾನಾನ ಮೇಲಿನ ಮೋಹವೇ ಅದಕ್ಕೆ ಕಾರಣವೆಂದು. ನಾನಾನ ಮೇಲೆ ಉಪಕಾರದ ಹೊರೆಯನ್ನು ಹೊರಿಸಬೇಕಾಗಿತ್ತು; ತನಗೂ ವಾತ್ಸಲ್ಯವಿದೆ ಎಂದು ತೋರಿಸಬೇಕಾಗಿತ್ತು; ರುಕುಮಾರಾಕೂ ಸತ್ಯರೂ ತಾನಿದ್ದೇನಲ್ಲ ಎಂದು ವ್ಯಂಗ್ಯವಾಗಿ ಸೂಚಿಸಬೇಕಾಗಿತ್ತು. ನಾನಾ ಮನೆಯಲ್ಲದೆ ಪರದೇಶಿಯಂತೆ ಅಡ್ಡಾದಬಾರದೆಂದು ಕರುಣೆಯನ್ನು ನೀಡಬೇಕಾಗಿತ್ತು. ಇನ್ನು ಮೇಲೆ ಮಾತ್ರ ಸಂಸಾರ ಒಂದುಗೂಡಿದಂತೆ ಎಂದು ಇನ್ನೊಮ್ಮೆ ಆಮಂತ್ರಿಸಬೇಕಾಗಿತ್ತು.

ವಾಡೆಯಲ್ಲಿ ಬಂದಿದ್ದರೂ ನಾನಾ ಹೊರಗಿನ ಕೊಣೆಯಲ್ಲಿಯೇ ಮಲಗುತ್ತಿದ್ದ. ಯಾವ ರೀತಿಯ ಸಲಿಗೆಗೂ ಅವಕಾಶವಿರಲಿಲ್ಲ. ನಾನಾ ಅನಾಸಕ್ತನಾಗಿದ್ದ; ರುಕುಮಾರಾಕೂನ ಮರಣದಿಂದ ಸುಖಕ್ಕೆ ವಿಮುಖನಾಗಿದ್ದ. ಮೊದಲಿನ ಆಸಕ್ತಿಯಾಗಲಿ ಉತ್ಸಾಹವಾಗಲಿ ಈಗ ಅವನಲ್ಲಿ ಉಳಿದಿರಲಿಲ್ಲ. ಆದರೆ ಅದನ್ನು ನೋಡಿ ತನಗನಿಸಿದ್ದೇನು? ಈ ವೃಂಡಾಗ್ಯವೆಲ್ಲ ಕ್ಷಣಿಕವೆಂದೇ ತನ್ನ ಭಾವನೆ. ರಾಷ್ಟ್ರೋಜಿರಾಯರು ಸತ್ಯಮೇಲೆ ತನಗೂ ಈ ರೀತಿಯ ವೃಂಡಾಗ್ಯ ಬಂದಿತಲ್ಲವೇ? ಆ ವೃಂಡಾಗ್ಯವೆಲ್ಲ ಎಲ್ಲಿ ಹಾರಿಹೋಯಿತು? ನಾನಾನನ್ನು ನೋಡಿದಾಗೆಲ್ಲ ಕರುಳಿಗೆ ಬರೆಯಿಟ್ಟಂತೆ ಏಕ ಅನುಭವವಾಗಬೇಕು?

ಅದರ ಪರಿಣಾಮವೇ ಎರಡನೆಯ ಸಲದ ಪ್ರಸಂಗ. ಅದು ಇನ್ನೂ ಅನಧರ್ಮಕಾರಿಯಾಯಿತು. ನಾನಾನನ್ನೇ ಬಲಿ ತೆಗೆದುಕೊಂಡಿತು. ಈಗ ಮಾಡಬೇಕಾದದ್ದೇನು?

ಪುತ್ತಳಾನ ಸ್ವತಿತ್ತಿತ್ತು ಇಲ್ಲಿಗೇ ನಿಂತಿತು. ತನ್ನ ಜೀವವನ್ನು ತಬ್ಬಿಕೊಂಡಿದ್ದೇ ನಿಜವಾಗಿದ್ದರೆ, ತನ್ನ ತ್ರೀತಿ ಹಾದ್ವಿಕವಾಗಿಯೇ ಇದ್ದರೆ ನಾನಾನ ದಾರಿಯೇ ತನ್ನ ದಾರಿಯಾಗಬೇಕಲ್ಲವೇ? ನಾನಾನನ್ನು ಬಲಿತೆಗೆದುಕೊಳ್ಳುವಾಗ ತನ್ನಲ್ಲಿ ಮೂಡಿದ ನಿಷ್ಪರ ಸಂಕಲ್ಪಕ್ಕೆ ಈ ಅವ್ಯಾಜವಾದ ತ್ರೀತಿಯೇ ಕಾರಣವಾಗಿರಲಿಲ್ಲವೇ? ಉತ್ಸಂಪ ತ್ರೀತಿಯ ದಾರುಣತೆಯೇ ಅಂಥದು ತನ್ನನ್ನು ಸ್ಥಿರವಾಗಿಸಲು ಅದು ಜೀವನವನ್ನೇ ನುಂಗಬಲ್ಲದು. ಆದರೆ ಈ ಮಾತ್ರ ನಾನಾನನ್ನು ಕೊಲ್ಲುವ ಮಟ್ಟಗೆ ಮಾತ್ರ ಸತ್ಯವಾಗಿರಲಾರದು. ದುರುಪರಿಣಾದ ಶಾಪವನ್ನು ಹೊತ್ತುಕೊಂಡೇ ತಮಿಬ್ರಂ ಜೀವಗಳೂ ಮಟ್ಟಿದಾಗ ಇನ್ನು ಬೇರೆ

ವಿಚಾರಕ್ಕೆ ಅಸ್ವದವೆಲ್ಲಿ? ಆ ಒಂದು ಕ್ಷಣಿಯಲ್ಲಿ ಪ್ರತಿಳಾನ ಕಣ್ಣಿಗೆ ತಮ್ಮಬ್ಬರ ಜೀವರಹಸ್ಯಗಳೂ ಗೋಚರವಾದವು. ಸಾವು ಈಗ ಭೀಕರವಾಗಿ ಕಾಣಲಿಲ್ಲ. ಅದು ಹೊರಗಿನಿಂದ ಒಂದು ಒತ್ತಾಯವೂ ಆಗಿರಲಿಲ್ಲ. ಜೀವ ತನ್ನ ಉದ್ದೇಶವನ್ನು ಸಾವಿನಲ್ಲಿ ಸಫಲಗೊಳಿಸಬೇಕಾಗಿತ್ತು.

ಪ್ರತಿಳಾ ಮೇಲೆದ್ದಳು. ನನ್ನುಕಿನ ಇದು ಗಂಟೆಯಾಗಿರಬೇಕು. ಲೋಕವೆಲ್ಲ ಸುಖ ನಿದ್ರೆಯಲ್ಲಿತ್ತು. ಕೋಣೆಯ ಕಡಿಕ ತೆರೆದಾಗ ಮಂದಪ್ರಕಾಶ ಒಳಗೆ ವರದಿತು. ಗೋಚರ ಮೇಲಿನ ರಾಷ್ಟೋಜಿರಾಯರ ಜಿತ್ತಕ್ಕೆ ಕೈಮುಗಿದಳು. ಬೇಟೆಯಾದಿದ ಒಂದು ಮೊಡ್ಡ ಚಚ್ಚನ್ನು ಅಡ್ಡಮಲಗಿಸಿ, ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ರಾಷ್ಟೋಜಿರಾಯರ ಪೋಟೋ ತೆಗೆಸಿಕೊಂಡಿದ್ದರು. ಅದನ್ನೇ ಕೆಲಹೊತ್ತು ಎವೆಯಿಕ್ಕಿದೆ ನೋಡಿದಳು.

ಸದ್ಯ ಮಾಡದೆ ಪ್ರತಿಳಾ ಹೊರಗೆ ಬಂದಳು. ಧಾರೆಗೆ ಹೋಗಿ ಜಾಪೂಸಾಹೇಬನ ಕುದುರೆಯ ‘ಪಾಯಬಂದ ಕಾಡಣಿ’ ಯನ್ನು ಬಿಂಜಿಕೊಂಡು ತಿರುಗಿ ಕೋಣೆಗೆ ಬಂದು ಬಾಗಿಲು ಹಾಕಿಕೊಂಡಳು.

ಕೋಳಿ ಕೂಗಿತು. ಗೋಪಾಲಕೃಷ್ಣನ ಗುಡಿಯಲ್ಲಿಯ ಗಂಟೆಗಳು ಬಾರಿಸಿದವು. ಬೀಸುವ ಕಲ್ಲಿನ ಮೇಲೆ ಹಾಡುವ ಗರತಿಯರ ದನಿ ಇಂಪಾಗಿ ಕೇಳಿಸಿತು. ಬದುಕು ಪ್ರಾರಂಭವಾಗಿತ್ತು. ಬೆಳಗಾಯಿತೆಂದರೆ ಯಾವ ಬದುಕು ನಿಲ್ಲಿತ್ತದೆ? ಯಮುನಾ ಎದ್ದು ಪ್ರತಿಳಾಬಾಯಿ ಹೇಳಿದ್ದನ್ನೂ ಮರೆತು, ರೂಢಿವಶದಿಂದ ಪ್ರತಿಳಾಬಾಯಿಯ ಕೋಣೆಯ ಬಾಗಿಲು ತಟ್ಟಿದಳು. “ನನ್ನು ಹರಿಯುತ್ತೋ ಬಂದು ಎಬ್ಬಿಸಬೇಡಾ” ಎಂದು ಅವಳು ಹೇಳಿದ ಮಾತು ನೆನಪಾಯಿತು. ಬಾಗಿಲು ತೆರೆಯದೇ ಹಾಗೇ ನೀರುಮನೆಗೆ ಸಾಗಿದಳು.

೧೨

ದಾದಾನ ವಿಷಯದಲ್ಲಿ ಘೋಜದಾರರು ತಳೆದ ತೀವ್ರವಾದ ದ್ವೇಷಪ್ರವೃತ್ತಿಯನ್ನು ಕಂಡು ಪಡದಯ್ಯನವರಿಗೆ ಹಿಗೆನಿಸಿತ್ತು. ನಾನಾನ ಕೊಲೆಯ ಆರೋಪವನ್ನು ದಾದಾನ ಮೇಲೆ ಇಟ್ಟಿ ಅವನನ್ನು ಗಲ್ಲಿಗೇರಿಸುವಂತೆ ಪ್ರಕರಣವನ್ನು ರಂಗಾಯಿಸಲು ಸ್ವತಃ ಘೋಜದಾರರೇ ಆಸ್ಥೆ ವಹಿಸಿದ್ದರು. ದಾದಾ ತಂದುಕೊಟ್ಟ ವಿಷವನ್ನು ತಾನು ಹಾಕಿದ್ದಾಗಿ ಮಾಫಿ ಸಾಕ್ಷಿದಾರಳಾದ ಯಮುನಾ ಸಾಕ್ಷಿ ಹೇಳುತ್ತಾಳೆ. ನಾನಾ ವಿಷಪ್ರಯೋಗದಿಂದ ಮರಣಹೊಂದಿದ್ದರೂ, ದಾದಾನನ್ನು ಉಳಿಸಲು ಗೌಡರು ವುರಣಿರಜಿಸ್ತೂ ರದಲ್ಲಿ ವುರಣಿದ ಕಾರಣ

ಹೃದಯವಿಕಾರವೆಂದು ಖೋಟಿ ಕಾರಣವನ್ನು ಬರೆದಿದ್ದರೆ; ಗುಸ್ಸೆ ಮುಖಗಿಸಿದ್ದಕ್ಕೆ ಅವರು ಜೀಲಿಗೆ ಹೋಗುವುದು ನಿಶ್ಚಿತ. ಇದೇ ಉತ್ಸಾಹದಲ್ಲಿ ಪಡದಯ್ಯನವರು ವಾಡೆಯವರೆಗೆ ಬಂದು ಯಥುನಾ ಸಾಕ್ಷಿ ಹೇಳುವಂತೆ ಪ್ರೇರೇಣಿಸಲು ಪ್ರತಿಳಾಬಾಯಿಗೆ ತಿಳಿಸಿದಲು ಬಾಪೂಸಾಹೇಬನಿಗೆ ಹೇಳಿ ಮತ್ತಕ್ಕೆ ಬಂದರು. ಆಗ ರಾತ್ರಿ ಹನ್ನೆರಡಾಗಿತ್ತು. ಅವರ ಶಿಷ್ಟಪರಿವಾರ ಮತದಲ್ಲಿ ದಾರಿಕಾಯುತ್ತ ಹುಳಿತಿತ್ತು.

ಪಡದಯ್ಯನವರು ಅವರ ಮುಂದೆ ಉಬ್ಬಿನಲ್ಲಿ “ದಾದಾನ ಗಳಿಗಿ-ಬಟ್ಟಲ ತುಂಬಿತೆಂತ ತಿಳಿರೆಲೇ! ಘಕರುದ್ದೀನ ಘೋಜುದಾರನ ಮುಂದ ಅದ್ದಾವ ಮಗಾ ಎದೆ ಸೆಟಿಸಿ ಬದಕಾವ? ಇನ್ನು ತೊಗೋ, ಆ ಗೌಡ, ಆ ಪಂಚರು, ಆ ದಾದಾ ಎಲ್ಲಾ ಮತ್ತು ಮಣಿ ಮುಕ್ಕಾರ. ನನ್ನ ಕರಾಮತಿ ನೋಡೀರಂತರಲೇ! ಮತ್ತು” ಎಂದು ನಾಲಿಗೆ ಸದಿಲಬಿಷಯರು.

ಮತದ ಒಂದು ಮೂಲೆಯಲ್ಲಿ ಗಾಂಜಿ ಮಿದ್ದುತ್ತ ತಳವಾರ ಕೆಂಚ ಹುಳಿತಿದ್ದು. ಅವನೊಬ್ಬ ವಿಕ್ಕೆತವಿರಾಗಿ, ವೇದಾಂತಿಯೂ ಎನ್ನುಬಹುದು. ಇಪ್ಪತ್ತನಾಲ್ಕು ತಾಸೂ ಮತದ ಅದೇ ಮೂಲೆಯಲ್ಲಿ ಕೂಡುವುದು ಅವನ ವಾಡಿಕೆ. ಅವನಿಗಿದ್ದ ಆಳವಾದ ಲೋಕಾನುಭವ ಆ ಉರಲ್ಲಿ ಬಾಳಾಚಾರ್ಯರಿಗೇ ಇರಲಿಲ್ಲ. ಹಗಲೂ ರಾತ್ರಿ ಗಾಂಜಿ ಮಿದ್ದುತ್ತ, ಕುಡಿಯುತ್ತ ಮಾತಿಗೆ ಮೋದಲು ಮಾಡಿದನೆಂದರೆ ಅವನನ್ನು ತಡೆಯುವುದೇ ಅಸಾಧ್ಯವಾಗುತ್ತಿತ್ತು. ಈಗ ದಾದಾನ ಮೈಮೇಲೆ ಗಂಡಾತರ ಬಂದದ್ದನ್ನು ಕೇಳಿ ಅವನಿಗೂ ಸಂಕಟವಾಗಿತ್ತು.

“ಕೆರೇವಂದೂ ದಾದಾನ ಮ್ಯಾಗ ಲಿಟ್ಟಿ ಜಡೂತಾರೇನ್ನಿ ಬುದ್ದಿ?” ಎಂದು ಕೇಳಿದ.

“ಸುಳ್ಳು ಹೇಳಾಕ ನಾ ಏನು ಸುಡಗಾಡ ಸಿದ್ದ ಅಂತ ತಿಳಿದೀ ಏನಲೇ ಕೆಂಚಾ?” ಪಡದಯ್ಯನವರು ಚೆಷ್ಟೆಯ ದನಿಯಲ್ಲಿ ನುಡಿದರು.

“ಹೀಗ್ಯಾಕ ಅಂತೀರ ಬುದ್ದಿ? ಅಬ್ಬರಲೆ ಬಂದದ್ದು ಮಳೀ ಅಲ್ಲ, ಗಟ್ಟ ಆಗದ್ದು ದನಾ ಅಲ್ಲ, ಒಬ್ಬರ ಮುಂದ ಗುಟ್ಟ ಹೇಳಾವಾ ಅಮಲ್ಲಾರ ಅಲ್ಲ ಅಂತಾರು. ಆ ಮಾತ ನೆಪ್ಪಾತಯಪ್ಪ. ಕೈ ಬೆಚ್ಚಗ ಆದರ ಬಾಯಿಗೆ ಕೇಲಿ ಬಿದ್ದಾಂಗ ಈ ಅಪಗೋಳದು. ಮುಂಜಾನೆ ನೋಡಿದಿರಲ್ಲೋ, ಆ ಸಂಗ್ಯಾನ ಹಿಡದೇನ ಕುಂಡರಿಸಿದಾ; ದುಡ್ಡ ಕೈಗೆ ಬರಾಣಾ ಹ್ಯಾಗ ಹೇಳಿದ ಕೇಳಿದ ಬಿಟ್ಟು ನಾಲ್ಕು ದುಡ್ಡ ಹಿರೀಲಾಕ ಬಾಯಿ ಸದ್ಗುಂಪಿರಾಕಿಲ್ಲ ಬುದ್ದಿ?” ಕೆಂಚ ವಾದಿಸಿದ.

ಕೆಂಚನ ಮಾತಿನಲ್ಲಿ ಹುರುಳಿಲ್ಲವೆಂದು ಹೇಳುವುದು ಕರಣವಿಶ್ಲೈ ತಲೆ ಹಣ್ಣಾದ ಕೆಂಚನಿಗೆ ಬಂದಪ್ಪ ಅಧಿಕಾರಗಳ ಸಂಪರ್ಕ ಪಡದಯ್ಯನವರಿಗೇ ಇರಲಿಲ್ಲ. ಕಳ್ಳಭಟ್ಟಿ ಸೇರೆ ಹಿಡಿದ ಅಬಹಾರಿ ಇನ್ನೊಸೆಟ್ಟಿಗೆ ಮಾಡಾರ ಗಂಗಿಯ ಸ್ನೇಹಮಾಡಿಸಿಕೊಟ್ಟು, ಅವನ ಮಾವನಾಗಿ ಸೇರಿಯ ಭಟ್ಟಿಯನ್ನು ನಿರಾತಂಕವಾಗಿ ನಡೆಸಿದ ಕರೆಯನ್ನು ಕೇಳಿ ನಗದವರೇ ಇರಲಿಲ್ಲ. ಇದಕ್ಕಿಂತ ಮೊದಲು ಘೋಜುದಾರನಾಗಿದ್ದ ಮಾರುತಿರಾಯನಿಗೆ ಬಾಲ್ಯದ ತೊಗಟೆಯಿಂದ ತಯಾರಿಸಿದ ಸೇರೆ ಕೊಟ್ಟು ಕಳುವಿನ ಮಾಲು ಜಟಿಮಾಡಿದ್ದ ಮರಳಿ ಕೊಡಲಿಕ್ಕೆ ಹಣ್ಣಿದ್ದು; ಕಳುವಿನ ಮಾಲು ಕೊಂಡ ಆ ಹೊಲೆಯರ ಅವಿಂಡಮುತ್ತೆಯೆಡೆ ಕಾಶಿಗೆ ಘೋಜುದಾರರು ಸೀರೆ ಕೊಳ್ಳಲು ತಮ್ಮ ಟೊಂಕದಿಂದ ರೂಪಾಯಿ ಬಿಜ್ಜಿಕೊಟ್ಟಿದ್ದು ಕೇಳಿ, ಎಲ್ಲರೂ ಆಕ್ಷಯರಪಟ್ಟಿದ್ದರು. ಒಂದು ದೃಷ್ಟಿಯಿಂದ ಕೆಂಚ ಸರಕಾರ ಅಧಿಕಾರಿಗಳ ಪಾಪಕೃತಿಗಳ ಚಿತ್ರಗುಪ್ತನಾಗಿದ್ದ. ಈ ಪಾಪದ ನಿಕಟಪರಿಚಯದಿಂದಲೇ ಅವನು ಹೇಡಾಂತಿಯಾಗಿದ್ದ.

ಫರುಧೀನರು ದುಡ್ಡಿನ ಆಸೆಗೆ ಬಲಿಬೀಳದಂಥ ಕಾಯದೇಶೀರ ಅಧಿಕಾರಿಗಳೂ ಆಗಿರಲಿಲ್ಲ. ಕಾಯಿದೆಯ ಕತ್ತರಿಯಲ್ಲಿ ಸಿಕ್ಕುಬಿಡ್ಡರೆ ಗೌಡರು ಸಾಹೇಬರಿಗೆ ಕನಕಾಭಿಷೇಕ ಮಾಡಿಸಲೂ ಹಿಂಜರಿಯುವವರಲ್ಲ. ಹಾಗಾದರೆ ಘೋಜುದಾರರಿಗೆ ಲಂಚ ಕೊಡುವ ವಾಸನೆ ಕೆಂಚನಿಗೇನಾದರೂ ಬಡಿದಿರಬಹುದೆ? ಇಲ್ಲದಿದ್ದರೆ ಕೆಂಚ ಹೀಗೆ ಮಾತಾಡುತ್ತಿದ್ದನೇ? ಪಡದಯ್ಯನವರಿಗೆ ಸಂಶಯ ಬಂತು. ಏನಾದರೂ ಮಡಿ ಇದನ್ನು ಹೊರಗೆಡವಲೇ ಬೇಕೆಂದು ಹರಹಿಡಿದರು.

“ಹೇಣ್ಣು, ಹೊನ್ನು, ಮುಣ್ಣು ಇವು ಮೂರು ಶಿವನ ಮಾಯ. ಅದಕ್ಕೆ ಸಿದ್ಧರೂ ಶರಣರೂ ನಾಯಿ ಆದ ಕತಿ ಕೇಳಾಮುಂದ, ದುಡ್ಡಿಗೆ ಘೋಜುದಾರ ಬಾಯಿಬಿಡತಾನ ಅಂತ ಏನ ಹೇಳತೀ ಕೆಂಚಾ! ಆದರೂ ದುಡ್ಡು ತಿಂದರೂ ಕಣ್ಣಿಟ್ಟಿ ಬ್ಯಾಟಿ ಬಲ್ಲಾಗ ಹಾಕದ ಬಿಡೂ ಮನಶ್ಯಾ ಈ ಘೋಜುದಾರ ಅಲ್ಲ. ಅದಕ್ಕೆ ದಾದಾನ ಕರೆ ಮುಗಿಸಿಬಿಡಾನಂತ ಹೇಳಿದ್ದು” ಪಡದಯ್ಯನವರು ಉಪದೇಶಮಾಡುವ ರೀವಿಯಲ್ಲಿ ನುಡಿದರು.

ಮಿದ್ದಿದ್ದ ಗಾಂಜಿಯನ್ನು ಚೆಲುಮೆಯಲ್ಲಿ ಹಾಕಿ ಮೇಲೆ ಒಣತಂಬಾಕಿನ ಪ್ರಡಿಯನ್ನು ದುರಿಸುತ್ತ ಸಜ್ಜಗೊಳಿಸುವುದರಲ್ಲಿ ತೊಡಗಿದ್ದ ಕೆಂಚನಿಗೆ ಪಡದಯ್ಯನವರ ಮಾತಿನ ಕಡೆಗೆ ಲಕ್ಷ್ಯವೇ ಇರಲಿಲ್ಲ. ಕೊನೆಯ ವಾಕ್ಯ ಮಾತ್ರ ಅವನ ಕಿವಿಗೆ ಬಿದ್ದಿತ್ತು. ಅದು ಸರಿಯಲ್ಲ ಎಂದು ಗೋಳಿ ಅಲ್ಲಾಡಿಸಿ “ಹಿಡಿದ ಕಟ್ಟಾ ನಡಸೂದಕ್ಕೂ ಎದೀ ಬೇಕ ಬುದ್ದಿ! ಇವು ಡರೇಸ್ ಹಾಕಿ ಟಿಸ್ ಹಿಸ್

ಅಂತ ಬೆದರಿಸಿಗೋತ ತಿರಗತಾವು. ಕೈಯಾಗ ಅಮಲ ಇರತ್ತೇತೆಂತ ನಾವು ಡೊಗ್ಗಿ ಸಲಾಮು ಹೊಡಿತೇವು. ಅದರ ಧೈರೆ ಇಂಥಾ ಜನದಾಗ ನೀವು ಕೇಳಬ್ಬಾಡಿ. ನಿಮಗ ಹೇಳತೆನು, ಸೊಣ್ಟ ಮಾದರಂಹನ್ನು ಇಂಥಾ ಫೌಜದಾರನ ನೀರ ಇಳಿಸಿಬಿಟ್ಟ ಇವತ್ತು” ಎಂದು ಮಾತನ್ನು ಅರ್ಥಕ್ಕೆ ನಿಲ್ಲಿಸಿ, ತೆಗಿನ ಜುಟ್ಟದ ಕೆಂಡವನ್ನು ಚಿಲುಮೆಯ ಮೇಲಿದುವುದರಲ್ಲಿ ಮಗ್ನಾದ.

ಕೆಂಚನದೊಂದು ಕೆಟ್ಟಚಟ್ಟ. ಯಾವುದಾದರೊಂದು ಕತೆಯನ್ನು ಪ್ರಾರಂಭಿಸಿ, ಅರ್ಥಕ್ಕೆ ನಿಲ್ಲಿಸುವುದು. ಜನರು ಆಶುರದಿಂದ ಕುದಿಯುತ್ತಿದ್ದರೇ ಅವನಿಗ ತೈಟಿ. ಈಗಲೂ ಅದೇ ಹಾಡು. ಚಿಲುಮೆಯು ಒದ್ದೆಯ ಬಟ್ಟೆಯನ್ನು ಧರಿಸಿ ಪಡದಪ್ಪನವರ ಹಸ್ತವನ್ನು ಸೇರಿತು. ಅವರಿಗೆ ಮಾದರ ಚನ್ನನ ಕತೆಯನ್ನು ಕೇಳುವ ಆಶುರ. ಅವರು ಚಿಲುಮೆಯು ಚುಂಬನವಿಧಿಯನ್ನು ಮುಗಿಸದೆ ಅದು ಶಿವಗಳಾದ ಕೈ ಸೇರುವಂತಿರಲಿಲ್ಲ. ಉಳಿದೆಲ್ಲ ಶಿಷ್ಯರು ಚಿಲುಮೆಗಾಗಿ ಆಶುರದಿಂದ ಸುಡುತ್ತಿದ್ದರು. ಪಡದಯ್ಯನವರು “ಬಂ ಶಿವ” ಎಂದು ಚಿಲುಮೆಗೆ ನಮಸ್ಕರಿಸಿ, ಅದರ ಸತ್ಯವನ್ನು ಬಾಯಿಂದ ಹೀರಿದರು. ಚಿಲುಮೆಯ ಮೇಲೆ ಘಕ್ಕನೇ ಉರಿಯೆದ್ದಿತು. ಅವರು ಜಗಿದ್ದು ಆ ಜ್ಞಾನೆಯನ್ನೋ, ಹೊಗೆಯನ್ನೋ ಅದನ್ನು ತಿಳಿಯುವ ಮಾರ್ಗವೇ ಇರಲಿಲ್ಲ. ಯಾಕಂದರೆ ಚಿಲುಮೆಯನ್ನು ಕೆಂಚನ ಕೈತ್ತಿ ಧ್ಯಾನಮುದ್ರೆಯಿಂದ ಕಣ್ಣಮುಚ್ಚಿದರು. ಬಾಯಿಂದ ಹೊಗೆಯೇಕೆ ಉಸಿರು ಕೂಡ ಬರಲಿಲ್ಲ. ಈ ಧೂಮಸ್ತಂಭನವಿದ್ದೇ, ಈ ಶ್ವಾಸ ನಿರೋಧ ಅವರ ದಿನನಿತ್ಯದ ಲೀಲೆಗಳಲ್ಲಿಂದಾಗಿತ್ತು.

ಮುಂದೆ ನಾಲ್ಕೆಂದು ನಿಮಿಷಗಳಾದ ನಂತರ ಪಡದಯ್ಯನವರು, ತಮ್ಮ ಸುಷುಪ್ತಾವಸ್ತೇಯಿಂದ ಜಾಗೃತಿಗೆ ಬಂದರು. ಉಸಿರು ಬಿಟ್ಟೊಡನೆಯೇ ಅದನ್ನು ಅನುಸರಿಸಿ ನುಗ್ಗಿದ ಹೊಗೆ ದಿಜ್ಬಂಡಲವನ್ನೋ ವ್ಯಾಪಿಸಿತು. ಆ ಧೂಮವಲಯದಲ್ಲಿ, ಅವರ ಕೆಂಪುಕಣ್ಣ, ಉರಿಗಳುಗಳಂತೆ ಕಂಡವ. ಆ ಪರಿವೇಪದಲ್ಲಿ ಪಡದಯ್ಯನವರು ಮನ್ಮಥನನ್ನು ಸುಡಲು ಕಣ್ಣತೆರೆದ ಸಾಕ್ಷಾತ್ ವ್ರೋಮಕೇಶನಂತೆ ಕಂಡರು.

“ಕೆಂಚಾ, ಮಾದರ ಚನ್ನಾನ್ನು ಫೌಜದಾರರ್ದು ಭೇಟಿಯಾಗಿದ್ದೇನಲೇ?”
ಧೂಮ್ಮ ವರುಳಲಿಂದ ಅಶರೀರವಾಗಿ ಕೇಳಿಬಂತು.

ಕೆಂಚನೂ ತಪ್ಪೋಮಗ್ನಾಗಿದ್ದ. ಈ ಮಾತಿಗೆ ಒಮ್ಮೆಲೇ ಅವನ ಸಮಾಧಿ ಭಂಗವಾದಂತಾಗಿ, “ಹೌಂದು ಬುದ್ದಿ, ಭೇಟಿಯಾಗಿದ್ದ. ಅವರ ನೀರ ಇಳಿಸಿಬಿಟ್ಟು” ಎಂದು ಉತ್ತರಿಸಿದ.

“ಅದೇನ್ನ ಹಕ್ಕಿಕತ ಹೇಳಬಾರದ? ಸಿದ್ಧಪತ್ರೀ ಸೇವಾ ಮಾಡಿದ ಅಂತ ಕಣ್ಣ ಮುಚ್ಚಬ್ಬಾಡ.”

“ಕಣ್ಣ ಮುಚ್ಚಲಾಕ ಹೋಸದಾಗಿ ಏನ್ ಬುದ್ಧಿ, ಈ ಚಿಮ್ಮಾತಾಯಿ ಸಂಗತಿ ಹಿಡಿದದ್ದು. ಈ ಯವ್ವನ ಸೇವಾಮಾಡಾಕ ಹತ್ತಿಯಾಡಿಪ್ಪತ್ತು ವರ್ಷ ಖಿಕ್ಕಿದ್ದಿತು” ಕೆಂಚ ಶ್ರೀತಿಯ ಆವೇಗದಲ್ಲಿ ಚಿಲುಮೆಯ ತ್ರಾಣವನ್ನೇ ಹೀರುವಂತೆ ಮುದ್ದುಕೊಟ್ಟಿ, ಮತ್ತೆ ಉರಿ, ಮತ್ತೆ ಹೊಗೆ. “ಇವೆಲ್ಲಾ ಕುಂತಾವು ನೋಡಿ ಬುದ್ಧಿ. ಯಂಕ್ಯಾ, ನಿಂಗ್ಯಾ, ಯಲ್ಲಾ, ಚಿಲುಮೀ ಕ್ಯಾಯಾಗೆ ಹಿಡುತಾವೋ ಇಲ್ಲಿ, ಕಣ್ಣ ಮುಚ್ಚತಾವು. ಇಲ್ಲಾಂದ್ರ ಬೇಸೂರ ಹಾಡಿಕೊಂತ ತೇಲಗಣ್ಣ, ಮೇಲಗಣ್ಣ ಹಾಕತಾವು. ಒಂದು ಜುರಿ ಸೇವಿದರ ಪರಪಂಚ ಎಲ್ಲಾ ಮಟಂಗಳ ಮಾಯಾಗಿ, ಪರಮಾತ್ಮ ಕಾಣಬೇಕು ಬುದ್ಧಿ. ಅದು ಸೇದಾಣಾ. ಜೀವಮಾನವೆಲ್ಲ ಇದರ ಸೇವಾದಾಗ ಕಳದಿನಿ ಬುದ್ಧಿ, ಅಂತ ಹತ್ತಿಲ್ಲ ಈ ಯವ್ವಂದು ನನಗ. ಇವರೆಲ್ಲಾ ರಂಪಾಗ, ಗಾಂಜೀ ಅಸೇಕ್ಕ ಬಂದು ಮಟಕ್ಕನ ಮನೀ ಸೇರೋ ಮನಸ್ಯಾ ಅಲ್ಲ ನಾ. ಮಟದಾಗ ಇದ್ದು, ಇಲ್ಲೇ ಬದಕಾವ್, ಇಲ್ಲೇ ಸಾಯಾವ” ಕೆಂಚನ ದನಿ ಕಾವೇರಿತ್ತು.

“ಮನೀ ಬಿಟ್ಟ ಮಟ ಸೇರಿದಮ್ಮಾಗ ಯಾರ ಉಪಕಾರಕ್ಕ ಇಲ್ಲೇ ಬೀಳತೀತೀಲೇ? ರಡ್ಡೇರ ಯಂಕ ತಡೆಯಲಾರದೆ ನುಡಿದನು.

“ಒಂದು ಬಾಟ್ಟಿ ಬಡದು, ಒಂದೊಂದು ಪರಟಿ ತೀರ್ಥ (ತೀರ್ಥ) ಹಾಕಿದರ, ಬಾಯಿಮುಚಿಕೊಂಡು ಬೀಳತಾವು ಬುದ್ಧಿ. ಮನೀಬಿಟ್ಟು ಮಟಾ ಸೇರಿದೆ. ಅಂತೀಯಲ್ಲೀ ಯಂಕ್ಯಾ? ಸೇರಬಾರದ.ನೋಡಿತೀನಿ ಧೈರೇ? ತೀರ್ಥ ಕುಡಾದಂ ಬಿಡೂ, ಅಂದ ಹೇಣತೀನ್ನ ತಲಿ ಬಡದು, ಆಕಿ ಅತಗೊಂತ ಮಂದಿನ ಹೂಡಿಸಿದರ, ಹಲ್ಲ ಮುರಿದೇನ ಅಂತ ಹೇಳಿ, ಹಲ್ಲ ಮುರದ ತೋರಿಸಿದ ಬಂಟ್ಟಿ ನಾ. ಯಾರದೀರಲೆ ನನ್ನ ಸರಿಗಟ್ಟಾಂವಾ? ಸರಿ ದೊಡ್ಡಮಾ ಹೊಲಕ್ಕ ಹೋಗ ಹಿರ್ಯಾ ಅಂದರ ಹೊಲಾನ ಮಾರಿಬಿಟ್ಟಿ. ಕ್ಯಾಯಾಗಿನ ಚಿಲುಮಿ ಬಿಡಾದು ಆಗಾದುಲ್ಲಾ, ಯಾಕ ಹೇಳತೀರಲೇ? ದನಾಕರಾ, ಕಾಳುಕಡಿ ತಂಬಿದ ಮನಿ ಬಿಟ್ಟಗೊಟ್ಟು ಮಟಾ ಸೇರೋ ಧೈರೇ ಯಾರಿಗೈತಿ ಮುಂದೆ ಬರ್ತಿ. ಹೇಳಿ ಕೇಳಿ ವ್ಯಾಸನ ಬಾಜೀ ಜನಾ, ನಿಮಗೆಲ್ಲ ಧೈರೇ?” ಎಂದು ಲೋಕವನ್ನೇ ಮೂದಲಿಸಿದ ಕೆಂಚ.

ಕೆಂಚನ ಈ ಆವೇಶವನ್ನುಳಿಸುವ ಗುಟ್ಟು ಪಡದಯ್ಯನವರಿಗೇ ಗೊತ್ತು. ಮೊದಲಾಗಿದ್ದರೆ ಈ ವಿವಾದಕ್ಕೆ ಪುಟಕೊಟ್ಟಿ ತಾಸುಕಟ್ಟಲೇ ಕೇಳಬಹುದಾಗಿತ್ತು. ಆದರೆ ಚೆನ್ನನ ಕತೆಯನ್ನು ಕೇಳುವ ಆತರುದಲ್ಲಿ ಅವರಿದ್ದರು. ಒಳಗೆ ಹೋಗಿ ‘ತೀರ್ಥ’ ಕಾಯ್ದದ್ದರೆ, ತಂದುಕೊಡಲು ಅವನಿಗೇ ಆಜ್ಞೆಮಾಡಿದರು.

ಕೆಂಚನ ಆವೇಶ ತಟ್ಟನೆ ಇಳಿಯಿತು. ಎದ್ದು ಒಳಗೆಹೋಗಿ ಎರಡು ಬಾಟ್ಟಿಗಳನ್ನು ತಂದು ಒಂದನ್ನು ಪಡದಯ್ಯನವರೆದುರಿಗಿಟ್ಟು ಇನ್ನೊಂದನ್ನು ಪರಟಿಗೆ ಸುರುವಿ “ಮಾದಾರ ಚನ್ನಾನೂನೂ ಬಲ ಬೆರಕಿ ನೋಡ ಬುದ್ಧಿ. ದನಾ ತಿಂದು ಶಗಣ್ಯಾಗ ಬಿಟ್ಟ ಜ್ಞಾನ ತಂದು ಘೋಜದಾರರ ಮುಂದಿಟ್ಟ ಮಜೀನ ಮಾಡಿದ” ಎಂದು ಹೇಳತೋಡಿದ.

ಸರೆತುಂಬಿದ ಪರಟಿಯನ್ನು ಕೈಚಾಚಿ ಎತ್ತಿದ ಬಾಳಾಚಾರ್ಯರ ಅಣ್ಣನ ಮಗ ಗೋಪಾಲಾಚಾರಿ “ಇಂಥಾ ಕೆಡಗಳಾಲದಾಗ, ಅದ್ವಾರಪಾ ಸೆಗರೀಯೋಳಗ ಕಾಳ ಬೀಳೋವಪ್ಪು ದನಕ್ಕ ಕಾಳು ಹಾಕುವರು?” ಎಂದು ವ್ಯಂಗ್ಯವಾಗಿ ನುಡಿದ.

ತಾನು ಹೇಳಿದ್ದ ಸುಳ್ಳಂದು ವಾದಿಸಿದರೆ ಕೆಂಚನಿಗೆ ಬ್ರಹ್ಮಾಂದ ಸಿಟ್ಟುಬರುತ್ತಿತ್ತು. ಗೋಪಾಲಾಚಾರಿಯನ್ನು ಕಡಿಗಣ್ಣಿನಿಂದಲೇ ನೋಡುತ್ತ ನುಡಿದ:

“ಉರ ತುಂಬಾ ಹೊಲಾ ಇದ್ದರೂ, ಇನ್ನೊಳಿಬರ ಕಡಿಂದ ಕಳು ಕಡಾ ತಂದು, ಒಲೀ ಹಚ್ಚೇಣ್ಣೆ ಹಾರೂರ ಉರಾಗ ಇರೂದುಲ್ಲ ಆಚಾರೆಪ್ಪ. ಹಿಡದ ಬಡದರ ಮೂರುವರಸ ಸಾಲೂವೋಟು ಕಾಳು ಹೊಡತಾನ ರೈತ. ಭೂಮಿ ಇದ್ದರೂ ದುಡೀಲಾರದ ಉದಾಢ್ಯೇರಟ ಭೂಮಿ ಕರಸಾಲ ಬೆದ್ದಾಗ ಒದ್ದುಡತಾವು. ಹಿಂಡೋ ಎಮ್ಮೆ ಹೊಂಡೋ ಎತ್ತು ಕಾಳು ತಿನದಿದ್ದರ ಮುಂದಿನ ವರಸ ಕೂರಿಗಿ ಮನಶ್ಯಾರ ಜಗ್ಗು ಪಾಳೀ ಬಂದಿತು.” ಎಂದು ಬಡಬಡಿಸಿ, ಗೋಪಾಲಾಚಾರಿಯನ್ನು ಸುಮೃಗಿರಿಸಿದ.

“ಮುಂದೇನಾತು ಹೇಳಬಾರದ? ಸುಮಾಕ ಮಂದಿ ಮಾತ ಕೇಳಿಕೊಂತ, ಇರಕಳ ದನದ್ವಾಂಗ ಅಡ್ಡ ಹಾಯುತೀಯಲ್ಲಿಂ” ಪಡದಯ್ಯನವರು ಆಜ್ಞೆಮಾಡಿದರು.

“ಹೇಳತೇನ್ನಿ ಬುದ್ಧಿ, ಹೇಳತೀನಿ. ಘೋಜದಾರರು ಬೃಲಕಡೆಗೆ ಹೋಗಿ ಜಾವಡಿ ಕಟ್ಟಿಗೆಬರಿದ್ದರರೇ. ದೇವರ ಪಾಲಂಕಿ ಹೋಂಟಾಗ ಬಗತರು ಅಡ್ಡಬೀಳತಾರಲ್ಲಿ, ಹಾಗ, ಚನ್ನಾನ್ನಿ ಬಂದು ಅಡ್ಡಬಿಡ್ಡ. ಅವನ ತಂಗಿ-ಆ ದೇವರಿಗೆ ಬಿಟ್ಟ ಗಯ್ಯಾಳಿ ಮಲ್ಲಿ-ಹಲ್ಲಾಗ ಶರಗು ಹಿಡಿದು ಒನಕೊಂತ ಜಾವಡೀವಾರಿಗೆ ನಿಂತಿದ್ದಳರಿ. ಘೋಜದಾರರದೂ ಬಲ ನಜರ. ಅಡ್ಡಬಿಡ್ಡ ಚನ್ನಾನ್ನಿ ಅವರ ಕಣ್ಣಾಗ ಕಾಣಲಿಲ್ಲೋ ಏನೋ, ಮಲ್ಲಿ ಮ್ಯಾಗ ನಜರ ಇಟ್ಟು ಆಜ್ಞ್ಯಕಡೇನ ಹೋಂಟಿ. ಚನ್ನಾನ್ನಿ ಎದ್ದು ‘ಯಪ್ಪಾ ನಿನ್ನ ಮಗಾ ಅಡ್ಡ ಬಿಡ್ಡದು ನೋಡ ಹಾಗ ಹೋಂಟಿ. ನಿನ್ನ ಮಗಾ ಹೋಟ್ಟಿಗಿಲ್ಲ ಉಪಾಸ ಬಿದ್ದಾನ ಯಪ್ಪಾ’ ಅಂತ ಬೆಂಡಿಕೊಂಡ. ಹೋಟ್ಟಿಗಿಲ್ಲ ಇದ್ದರ ಗೌಡರ ಹಂತ್ಯಾಕ ಹೋಗು, ಕಾಳಕಡಾ ಹೊಡಸರಿ ಅಂತ

ಹೇಳಿಕೋ, ಅಂತ ವಾಚಿಮಿ ಮಾತಾಡಿ ಹೊಂಟಿರ ಘೋಜದಾರ. ಮಾದರ ಚನ್ನಾತ್ಮ ಬಿಡತಾನೆಲ್ಲೀ, ‘ಯವ್ವಾ ನೀ ಕೊಟ್ಟಿದ್ದು ಮಗಾ ತೋಗೊಳ್ಳಬ ಬಂದಾನು, ಒದಿಕಿ ಕೊಡಬೇಕೆನಿಸಿದರ ಅದನ್ನು ಕೊಡು. ಒನಿಕಿ ಕೊಡಬೇಕೆನಿಸಿದರೆ ಅದನ್ನರ ಕೊಡು’ ಅಂತ ಬೇಡಿಕೊಂಡನರಿ. ‘ಒನಿಕಿ ಬೇಕೋ ವಂಕಬೇಕೋ? ನೀ ಯಾಕ ಬಂದಿಯೇ’ ಅಂತ ಘೋಜದಾರ ಮಲ್ಲೀನ್ನು ಕೇಳಿದನರಿ, ಅದಕ್ಕು ಮಲ್ಲಿ ಎನನಬೇಕರಿ? ‘ಸರದಾರ ಮರ್ಚೆ ಆದರ ಒಂಕೆನೂ ಕೊಟ್ಟಿರಿ. ಅದೇನು ದೊಡ್ಡ ಮಾತಲ್ಲರಿ, ಇಂಥಾ ನನ್ನ ಅಣ್ಣಾ, ಮಕ್ಕಳಿಂದಿಗ್ಯಾ ಮನ್ಯಾಗ ಕಟ್ಟಿನ ಕಡದೇನಂದರ ಒಂದ ಕಾಳಿಲ್ಲರಿ. ಸರದಾರ ಬಂದಾರ, ದಾದ ಮಾಡಾಕ ವರದೀ ಕೊಡು ಅಂತ ಹೇಳಾಣ ಬಂದಾನರಿ’ ಅಂತ ಹೇಳಿದಳರಿ.”

ಕೆಂಚನ ಕತೆ ರಂಗಿಗೇರಿತ್ತು. ಅಕಸ್ಕಾತ್ತಾಗ ಪ್ರವೇಶವಾದ ಈ ಹೆಣ್ಣು ಸೋಗಿನಿಂದ ಕತೆಯು ಗತಿಯೇ ಬದಲಾಗಿತ್ತು. ಶೈಲ್ಕೃತ್ಯಾಗಳು ಮೂಕವಿಸ್ತಿತರಾಗಿದ್ದರು. ಕೆಂಚ ಬೇಕೆಂತಲೇ ತಡೆದು ಒಂದು ಗುಟುಕು ‘ತೀರ್ಥ’ ಗುಟುಕರಿಸಿದ.

“ಆಕೇ ಚಮತ ಏನ, ಒಯ್ಯಾರ ಏನ, ಕೈತಿರುವೂದೇನ, ಟಿ, ಟಿ ಹೇಳಿ ಸೋಯ ಇಲ್ಲ ತಗೀರಿ, ಘೋಜದಾರ ‘ನಿನ್ನ ಹೆಸರೇನು?’ ಅಂತ ಕೇಳಣಾ, ಆಟದಾಗ ಹೊ ಸೋಗು ಮಾಡತಾವಲ್ಲಿ, ಹಾಗ ಉಗರಲೆ ನೆಲ ಕೆರಕೊಂಡ, ‘ಮಲ್ಲಿ’ ಅಂತ ಈಟಿ ಹೇಳಾಕ ಒಂದ ತಾಸ ಬೇಕಾತರಿ. ಘೋಜದಾರ ಬಲ್ಲಾಗ ಬಿದ್ದ ಬುದ್ದಿ, ಆಗಿಂದಾಗ ಗೌಡಗ, ಚನ್ನಾಗ ಕಾಳ ಕೊಡೂ ಅಂತ ಹೇಳಿಟ್ಟು ಗೌಡರಿಗೆ ದಿಗಿಲಬಿತ್ತರಿ. ‘ನಿನ್ನೇ ಇಂಥಾ ನಮ್ಮ ಮನ್ಯಾಗಿದ್ದ ಕಾಳು ಒಯ್ಯಾನರಿ’ ಅಂತ ಅವರು ಹೇಳಿದರರಿ. ಘೋಜದಾರ ಚನ್ನಾನ್ನ ಮಾರೀ ನೋಡಿದಾ. ಅದರ ಚನ್ನಾಗ ನಾಚಿಕೆ ಎಲ್ಲೇತರಿ? ಮೀನಕ್ಕ ಈಸಾಕ ಕಲಸೂದೂ ಒಂದ. ಚನ್ನಾಗ ಮಾತು ಕಲಸೂದೂ ಒಂದ. ಮತ್ತು ಘೋಜದಾರನ ಕಾಲಾಗ ಅಡ್ಡಬಿದ್ದನರಿ, ‘ಯವ್ವಾ ಇಲ್ಲ ಕಟಿಗೊಂಡು ಹೊಂಟಿರ ಪಡದಪ್ಪನವರ ಶಿಶಮಕ್ಕಳು ಬಂದು ಕಸಕೊಂಡರರಿ. ಪಡದಪ್ಪನವರು ಅವನ್ನ ಕಸಗೊಂಡು ನಮ್ಮ ಕಾಳುಕೊಟ್ಟಾರ್ಬೇ, ಈ ಕಾಳಿನ ಹಿಟ್ಟಿಲೇ ಮಾಡಿದ ರೆಂಬ್ಬಿತುಣಿಕು ತಿಂದು ಮಕ್ಕಳೆಲ್ಲಾ ಹಿಂದಕ ಮುದುಕ ಮಾಡಿಕೊಂಡ ನೆಲಪಟ್ಟ ಬಿದ್ದಾವರಿ’ ಅಂತ ಚನ್ನಾ ಹೇಳಾಣಾ, ಘೋಜದಾರ ಆ ಕಾಳ ಮೂಸಿ ನೋಡಿದ್ದನೋ ಇಲ್ಲೋ, ಮಾರಿ ಖ್ಯಾ ಮಾಡಿ ಕೈ ತೊಳಕೊಂಡನರಿ.”

ಈ ಕತೆಯನ್ನು ಕೇಳಿದ ಪಡದಯ್ಯನವರ ಮುಖಿವೂ ಅಷ್ಟೇ ಕಹಿಯಾಗಿತ್ತು. ಮಾತು ತಮ್ಮ ಕಡೆಗೆ ತಿರುಗುವದೆಂದು ಅವರು ತಿಳಿದಿರಲಿಲ್ಲ. ಆದರೆ ಕೆಂಚನನ್ನು

ತಡೆಯುವದು ಅಸಾಧ್ಯವಿತ್ತು. ಮುಂದೇನಾಯಿತೆಂದು ಕೇಳುವ ಕುಶಾಹಲ ಪಡದಯ್ಯನವರಿಗೂ ಇತ್ತು.

“ಮಲ್ಲಿ ಅಲ್ಲೇ ನಿಂತಿದ್ದಳಲ್ಲರೇ, ‘ಸರದಾರ, ಇಂತಾ ಕಾಳ ತಿಂದು ಬಡವರು ಸಾಯಾಕ ಹತ್ತಾರ್ತೀ’ ಅಂತ ಬೇಡಿಗೊಂಡಳರಿ. ಅದಕ ಘೋಜದಾರ ‘ಗೌಡರ ಇಕಿಗೇ ಅಚ್ಚು ಕಾಳ ಕೊಡಸರಿ. ಬಡವಿ, ಸತ್ತಿಗ್ತಾಳು’ ಅಂತ ನಾಚಿಗೆಲ್ಲ ಅನಬೇಕರೇ’ ಅದಕ ಮಲ್ಲಿ, ಮುರಕಾ ಮಾಡಕೊಂತ, ‘ಸರದಾರ ದೇವರಿಗೆ ಬಿಟ್ಟಾಕೆ ನಾ, ಸತ್ತು ಶಿವನ ಮನಿ ಸೇರಿದರ ಏನಾಗಬೇಕಾಗೇತಿ? ನನ್ನ ಅಣ್ಣಿ ಬಡವ, ಮಕ್ಕಳೊಂದಿಗ್ಯಾ ಅವಗ ಕಾಳ ಕೊಡಸರಿ’ ಅಂತ ಬೇಡಿಕೊಂಡಳ್ಳೇ. ‘ಯಪ್ಪಾ ಕಾಳ ಕಸಗೊಂತಾರೋ ಈ ಉರಾಗ’ ಅಂತ ಚನ್ನಾತ್ತು ಒದ್ದಾಡಾಕ ಹತ್ತಿದವ್ಯೇ. ಖಿಯಾದಿ ಬರೆಸಿಕೊಂಡು ಬಾ ಹೋಗು’ ಅಂತ ಘೋಜದಾರ ಜನ್ನಾಗ ಹೇಳಿ ಮಲ್ಲಿ ಕಡೆ ತಿರುಗಿದವ್ಯೇ, ನಿಂದೇನು ಅಜ್ಞ ಅಂದಾ. ಆಕಿ ‘ಸರದಾರ ನನ್ನ ಅಜ್ಞ ಚೌಕೆಶಿ ಮಾಡೊದು ನಿಮ್ಮಿಂದ ಆಗಾಕೆಲ್ಲ. ಶಿವನ ಮಾಡಬೇಕು ಅದನ್ನು ನಡಿ ನಡಿಯೋ ಯಣ್ಣಾ, ತೊಗಲಿನ ಮ್ಯಾಗ ಕಣ್ಣಿಟ್ಟು ತೊಗಲ ಮಾರಿ ತಿನ್ನ್ನು ಇವರು ನಮ್ಮ ಚೌಕೆಶಿ ಏನು ಮಾಡ್ಯಾರು’ ಅಂತ ಅನಬೇಕರೇ? ಕೂಡಿದ ಜನಾ ಬೆಕ್ಕಿಸ ಬೆರಗಾತು ನೋಡ್ರಿ. ಈಟ ಅಂದಾಕೇನ ಆಕಿ ಹೊಂಟ ಬಿಟ್ಟ್ಲೇ.”

‘ಘೋಜದಾರ ಬಿಟ್ಟ್ಲೇ ಆಕಿನ್ನು? ಸಿಪಾಯಿಗೆ ಹೇಳಿ ಕುಂದರಸೇಬಿಟ್ಪಾ ಚನ್ನಾತ್ತು ಅತ್ತಾಗ ಬೇಳೊಂಗ ಮಾಡಿ ಖಿಬರ ಹಾರಿದ್ದವರ್ಣಂಗ ಬಿದ್ದುಬಿಟ್ಟನರಿ. ಎರಡು ಬದಕೇ ಬಿಟ್ಟರ ತಾನ ಏಳತಾನು ಅನಕೊಂತ ಘೋಜದಾರ ಬೂಟಗಾಲಲೇ ಒದ್ದನರಿ. ಉಸುಲ ಬಂದ ಮಾಡಿಇದ್ದ ಚನ್ನಾತ್ತು ಮಿಟ್ಟಮಿಸಕ್ಕಾನರೇ? ಬುದ್ದಿ, ಆಗ ನೋಡ ಬೇಕಾಗಿತ್ತರೇ ಈ ಘೋಜದಾರನ ಮಾರೀನ. ಬೆವರು ಸುರಿಸಿಗೊಂತ, ‘ಗೌಡರ, ಇವನ್ನ ಹೊರಿಸಿ ಮನಿಗೆ ಕಳಸರಿ’ ಅಂದು ಉಪಕಾರ ಮಾಡಾಕ ಅಂತ ಚನ್ನಾದ ಕೇಸೇದಾಗಿಂದ ಇದು ರೂಪಾಯಿ ತಗದುಕೊಟ್ಟನರಿ. ಚನ್ನಾತ್ತುನ್ನ ಗೌಡರ ಆಳು ಹೊತ್ತವಲ್ಲೇ, ಚಾವಡಿಯಿಂದ ತುಸು ದೂರ ಒಯ್ಯಾನಾ. ‘ಇನ್ನ ಮನಿಗೆ ಗೋಗತೀ ಬಿಡ್ಡೇಲೇ’ ಅನಕೊಂತ ಅಲಕ್ಕನ ಜಿಗದನಲ್ಲರೀ. ಘೋಜದಾರನ ಗಂಟ ಬಿಚ್ಚಾಕೆ, ಚನ್ನಾತ್ತು ಹೂಡಿದ ಕಾಯಕ ಹ್ಯಾಗ ಏತಿ ಬುದ್ದಿ? ಅದಕ ಹೇಳಿದನರೇ, ಅಮಲದಾರರ ಟಿಬರು ಮ್ಯಾಗ ಮ್ಯಾಗ ಅಂತ” ಎಂದು ಹೇಳಿ ಮುಗಿಸಿ, ಕೆಂಚ, ಕುಡಿತದ ಅಮಲಿನಲ್ಲಿ ವಿಚೆತ್ತವಾದ ನಗೆ ನಕ್ಕ.

ಕೆಂಚ ಹೊರಳಿ ನೋಡಿದ. ಇನ್ನೂ ಮಾತು ಮುಗಿಸುವ ಇಚ್ಛೆ ಅವನಿಗಿರಲಿಲ್ಲ. ಅದರೆ ಅವನ ಕತೆ ಕೊನೆಯ ಹಂತಕ್ಕೆ ಬರುವ ಹೊತ್ತಿಗೆ

ಶ್ಲೋತ್ತರ್ಗಣಾದಲ್ಲಿ ವಿಶೇಷ ಕ್ಷಾಂತಿಯಂತಹಿತ್ತು. ರಾತ್ರಿ ಎರಡು ಹೊಡೆದದ್ದರಿಂದ ಕೆಲವರು ಸದ್ಯ ಮಾಡದೆ ಮನೆ ಸೇರಿದ್ದರು. ಕೆಲವರು ಕುಡಿತದ ಮಜ್ಜನಲ್ಲಿ, ಕುಳಿತಲ್ಲಿಯೇ ಅಡ್ಡಾಗಿದ್ದರು. ಕೆಂಚನಿಗೆ ಈ ಪ್ರಾಣಿಗಳನ್ನು ನೋಡಿ ಕನಿಕರವೆನಿಸಿತು. ಬೆಳಗಳನಕ ಕುಡಿದರೂ ಎಚ್ಚರ ತಪ್ಪದ ಗಟ್ಟಿಗೆ ಅವನು. ಹೆಂಡದ ಮಾಯೆಯ ಬಗ್ಗೆ ಕೌತುಕವೆನಿಸಿತು. ಒಂದು ಗುಟುಕಿಗೆ ಎಚ್ಚರ ತಪ್ಪಿಸುವ ಈ ಮಾಯೆ ದೊಡ್ಡದೋ, ಒಂದು ಗುಟುಕನ್ನು ತಡೆಯಲಾಗದ ಈ ಪ್ರಾಣಿಗಳ ದುಬ್ಬಲತೆ ದೊಡ್ಡದೋ ಎಂಬ ಕಾಟ ಪ್ರಶ್ನೆ ಅವನಿಗೆ ಬಿದ್ದಿತ್ತು. ಪರಮಾತ್ಮನ ಮಾಯೆ ಶರಣನಿಗೊಬ್ಬನಿಗೇ ತಿಳಿಯವಂತೆ ತನಗೊಬ್ಬನಿಗೇ ಈ ಮಾಯೆ ವಶವಾಗಿದೆ ಎಂದನಿಸಿತು. ಇಲ್ಲಾಗಿದ್ದರೆ, ಎಲ್ಲಾರಿಗಿಂತ ಹೆಚ್ಚು ಕುಡಿದರೂ ಹಾಡ, ಈ ಕತೆಯನ್ನು ಒಂದು ವಿವರವೂ ತಪ್ಪದಂತೆ ಹೇಳುವ ಎದೆ ಯಾರಿಗಿದೆ? ನಿಜವಾದ ಅನುಭಾವಿಯೆಂದರೆ ತಾನೇ ಎನಿಸಿತು. ಅವನಿಗೆ ಒಂದು ಮಾತಿನ ಬಗ್ಗೆ ಮಾತ್ರ ನಾಚಿಕೆಯೆನಿಸಿತು. ಇವರೆಲ್ಲ ಕುಡಿತದ ಮಜ್ಜನಲ್ಲಿ ಮುಖುಗಿದಾಗ ತಾನೊಬ್ಬನೇ ಕತೆ ಹೇಳಿ ವ್ಯಧರ್ಥ ದಣಿದಂತಾಯಿತಲ್ಲ ಎಂದು ವಿಷಾದವೆನಿಸಿತು.

ತಿರುಗಿ ನೋಡಿದರೆ ಪಡದಯ್ಯ ಸ್ವಾಮಿಗಳೂ ನಿದ್ರಾವಶರಾಗಿದ್ದರು. ಕತೆ ಹೇಳಲು ಪ್ರೇರೇಷಿಸಿದ ಅಪ್ಪನವರೇ ಅಪ್ಪಣಿ ತೆಗೆದುಕೊಂಡರೆ ಇನ್ನೇನು ಗತಿ? ಯಾವ ವಿಷಯಕ್ಕೆ ತಾನು ಬಂದಾಗ ನಿದ್ರೆ ಹೋದರೋ ಪಾಪ, ಎಂದು ಜಿಂತಿಸಿದ. ಪಡದಯ್ಯನವರ ಹತ್ತಿರವೇ ಇದ್ದ ಬಾಟಲಿಯಲ್ಲಿ ಇನ್ನೂ ತುಸು ಮುಧ್ಯ ಉಳಿದಿತ್ತು. ಅಯ್ಯೋ ಕೃಪೆಯೇ ಎಂದು ವ್ಯಾದಯ ಉಕ್ಕಿಬಂತು. ‘ಅಪ್ಪನ ಪರಸಾದ’ ಎನ್ನುತ್ತ ಅದನ್ನೂ ಗುಟುಕರಿಸಿಬಿಟ್ಟು, ನಿದ್ರೆ ಹೋದರೂ ತನ್ನನ್ನು ಮರೆತಿಲ್ಲವಲ್ಲ, ಕತೆ ಹೇಳಿ ಹೇಳಿ ಮಗನ ಗಂಟಲಾರುವದೆಂದು ‘ತೀರ್ಥ’ವನ್ನಿಟ್ಟು ಅಪ್ಪ ಮಲಗಿದನಲ್ಲ ಎಂದು ಕೆಂಚನ ಅಂತರಂಗ ಕರಗಿತು. ಸುಮ್ಮನೆ ತಾನು ಸಿಟ್ಟಿಗೆದನಲ್ಲ ಎಂದು ತೀವ್ರ ಪಶ್ಚಾತ್ತಾಪವಾಗಿ, ಕೆಂಚ ಹೊದಮೊದಲು ಬಿಕ್ಕಿಸುತ್ತ, ಮುಖು ಮುಖು ಅಳುತ್ತ ಕೊನೆಗೆ ‘ಹೋ’ ಎಂದು ದನಿತೆಗೆದು ಅಳಹತ್ತಿದ. ಮುಧ್ಯರಾತ್ರಿಯಲ್ಲಿ ಪಡುವಣಗಾಳಿ ಬೀಸಿ, ಮೋಡದ ಗುಡುಗು ಕೇಳಬಂದಾಗ ಹಾಳ್ಳಿರೆಯುವ ನಾಯಿಯಂತೆ, ಅವನ ಅಳುವ ದನಿ, ವಾಯುಮಂಡಲವನ್ನೇ ವ್ಯಾಪಿಸಿತ್ತು. ಅತ್ತು ಅತ್ತು ಸಾಕಾಗಿ ದಣಿದ ಕೆಂಚ ಕುಳಿತಲ್ಲಿಯೇ ‘ಓ ನಮಃ ಶಿವಾಯಃ’ ಎನ್ನುತ್ತ ಕಾಲುಚಾಚಿ ನಿದ್ರೆಹೋದ.

* * * *

ಆದರೆ ಕೆಂಚ ಹೇಳುತ್ತಿದ್ದ ಕತೆಯನ್ನು ಕೊನೆಯವರೆಗೂ ಕೇಳಿದ ವ್ಯಕ್ತಿ ಇನ್ನೊಂದಿತ್ತು ಪಟದಯ್ಯನವರ ಅಂತರಂಗ ಕೋಣೆಯಲ್ಲಿ ಸೆರೆಯಲ್ಲಿದ್ದ ಚಿಮಣಾ.

ನಿದ್ದೇಗೇದು, ಕಣ್ಣೀರು ಅವಳ ಪಾಲಿಗೆ ನಿಸಗ್ರ ಕೊಟ್ಟಿ ಬಳುವಳಿಯಾಗಿದ್ದವು. ಇನ್ನು ಜೀವಮಾನವನ್ನೆಲ್ಲ ಅವಳು ಎಚ್ಚರದಲ್ಲಿಯೇ ಕಳೆಯಬೇಕು. ಈ ಎಚ್ಚರ ಮೆದಲೇ ಇದಿದ್ದರೆ, ಇಂದು ಒಂದು ಕ್ಷಣಿ ಅವಳಿಗೆನಿಸದಿರಲಿಲ್ಲ. ಇಂದು ಈ ದುಃಖವನ್ನು ಮರೆಯಬೇಕಿಂದು ಕೆಂಚನ ಕತೆಯನ್ನು ಸಂಪೂರ್ಣ ಲಕ್ಷ್ಯವಿಟ್ಟು ಕೇಳಿದ್ದಳು. ಚನ್ನ ಮೂಳೀಕರಿಸಿದಾಗ ಉಪಚರಿಸದೆ ಇದ್ದ ಘೋಜದಾರನ ಜಿತ್ತು ಅವಳ ಕಣ್ಣು ಕುಟ್ಟಿತು. ಈ ಕಾರ್ಯ ಗಂಡು ಜಾತಿಗೇ ಮೀನಲೇನೋ ಎಂದೆನಿಸಿತು. ಹೊತ್ತವರ ಹೆಗಲನ್ನಿಂದು ಜಿಗಿದು ಹೋದ ಚನ್ನನ ಸಲುವಾಗಿ ನಗೆಬಂತು. ಮರುಕ್ಷಣವೇ ಕನಿಕರವೆನಿಸಿತು. ಹೊದಾಸೆಗಾಗಿ, ಹೊಟ್ಟಿಯ ಪಾಡಿಗಾಗಿ ಮನುಷ್ಯ ಎಂಥಂಥ ಸೋಗುಗಳನ್ನು ಹಾಕಬೇಕಾದೀತು ಎಂದೆನಿಸಿತು.

ಮರುಕ್ಷಣವೇ ಹಲ್ಲಲ್ಲಿ ಸೆರಗು ಹಿಡಿದುಕೊಂಡು ಮರುಳು ಮಾಡಲು ಯಶ್ವಿಸಿದ ಮಲ್ಲಿಯ ಜಿತ್ತು ಸುಳಿದುಹೋಯಿತು. ಕೆಂಚ ಎಷ್ಟು ರುಚಿಯಾಗಿ ಅದನ್ನು ಬಣ್ಣಿಸುತ್ತಿದ್ದು! ಉಳಿದವರು ಎಷ್ಟು ತಲ್ಲಿನರಾಗಿ ಕೇಳುತ್ತಿದ್ದರು. ಹೆಚ್ಚಿನ ದುಃಖ ಕೂಡ ಗಂಡಿನ ಕಾಮವನ್ನು ಕೆರಳಿಸುವಾಗ, ಹೆಣ್ಣು ಅದೇ ವೃತ್ತಿಯನ್ನು ಕೈಕೊಂಡಾಗಲಂತೂ ಕೇಳುವದೇನು? ಹೇಳಿ ಕೇಳಿ ಬಸವಿ. ಹಾಗೆ ನೋಡಿದರೆ ತನಗೂ ಅವಳಿಗೂ ಇರುವ ಅಂತರವಾದರೂ ಏನು? ಮಲ್ಲಿ ದೇವರಿಗೆ ಬಿಟ್ಟ ಹೆಣ್ಣು. ದೇವರಿಗೆ ಹರಕೆ ಹೊತ್ತು ಮನುಷ್ಯನ ಕಾಮವನ್ನು ಶೃಂಗೂಳಿಸಬೇಕು. ಅದರಿಂದ ದೇವರಿಗೆ ಶೃಂಗಿಯಾಗಬೇಕು. ತಾನು ಪತಿತೆ, ಪತಿಯಿಲ್ಲದೆ ಶಾಯ್ಯನವನ್ನು ಹೊಂದಲಿರುವಳು. ಮಲ್ಲಿಯ ಜೀವನಕ್ಕೆ, ವೃತ್ತಿಗೆ ಸಮಾಜದ ಮಾನ್ಯತೆಯಿದೆ, ಧರ್ಮದ ಮನುಷ್ಯೆಯಿದೆ, ತನಗಿಲ್ಲ.

ಕೆಂಚ ಹೇಳಿದ ಇನ್ನೊಂದು ಮಾತ್ರಾ ಅವಳನ್ನು ದೀರ್ಘವಿಚಾರಕ್ಕಿಡು ಮಾಡಿತ್ತು. ತನ್ನ ತಂದೆಯ ಕೊಲೆಯ ಆರೋಪ ದಾದಾನ ಮೇಲೆ ಬರಬಹುದಾಗಿತ್ತು. ಎಷ್ಟು ಅನಾಹತಗಳಿಗೆ ತಾನು ಕೇಂದ್ರವ್ಯಕ್ತಿಯಾಗಿದ್ದೇನಲ್ಲ ಎಂದೆನಿಸಿತು ಜಿಮಣಾಳಿಗೆ. ತನ್ನ ರೂಪ ಬಾಪ್ರಾಸಾಹೇಬನನ್ನು ಸೆಳೆದಿತ್ತು; ಪಡದಯ್ಯನ ಪ್ರವೇಶವೂ ಇದೇ ಕಾರಣಕ್ಕಾಗಿ ಆಯಿತು. ತಾನು ಕೌಮಾರ್ಯವನ್ನು ಕಳೆದುಕೊಂಡಳು. ಅದಕ್ಕಾಗಿ ನವನವೆದು ತಂದೆ ಪ್ರಾಣಬಿಟ್ಟು, ಬಾಪ್ರಾಸಾಹೇಬನ ಮೇಲೆ ಕೊಲೆಯ ಆರೋಪ ಬಂದುಹೋಯಿತು. ಈಗ ತನ್ನ ಜೆಲುವಿಕೆ ನಡೆಸಿದ ಅನಾಹತ ದಾದಾನ ಬಲಿಯನ್ನೂ ಕೇಳುತ್ತಿದೆ. ಕೆಟ್ಟಹೋದ ಶಂಗಿಯ ಬಾಳುವೆಯ್ಯನು ಹೇಗೊ ಸರಿಪಡಿಸೋಣವೆಂದು ಅಂತಃಕರಣದಿಂದ ಪ್ರಯತ್ನಿಸಿದ ದಾದಾ ಈ ದಂಡವನ್ನು ತೆರಬೇಕಾಯಿತು. ತಾನು ಜೀವಮಾನವೆಲ್ಲ ಈ ಕುಡುಕ

ಸನ್ಯಾಸಿಯ ಜೊತೆಯಲ್ಲಿ ಬಾಳುವ ಮಾಡಬೇಕು. ಯಾರಿಗೆ ಸುಖವಾಗಿದೆ ತನ್ನಿಂದ! ಅಶುಭಮಹಾರ್ಥವನ್ನು ನೋಡಿಯೇ ಹುಟ್ಟಿರಬೇಕು ತಾನು. ಚಿಮಣಾ ತನ್ನ ಜನ್ಮವನ್ನೇ ಶರೀಸಿಕೊಂಡು ತಾಯಿಯ ಸಾವು, ತಂದೆಯ ಮರಣ, ಅಣ್ಣನ ಶಿಕ್ಷೆ, ಪ್ರತಳಾಬಾಯಿಯ ದುಃಖ ಇವೆಲ್ಲಕ್ಕೂ ತಾನೇ ಮೂಲಕಾರಣ ಎಂದುಕೊಂಡು ಸಂಕಟಪಟ್ಟಣು.

ಅದಕ್ಕಿಂತ ತಾನೇ ಸತ್ತಮೋದರೆ ಹೇಗೆ ಎಂಬ ವಿಚಾರವೂ ಬಂತು. ಹೌದು ಸತ್ತರೆ ಏನು ಕೇಡು? ಇಷ್ಟು ದಿನವೂ ಬದುಕಿದ್ದದ್ದಕ್ಕೆ ಕಾರಣವಿರಲಿಲ್ಲ. ಜಗತ್ತಿನಲ್ಲಿ ಸಾಯಲು ತನ್ನಂಥವಳಿಗೂ ಮನಸ್ಸಿಲ್ಲವೇ? ಜನ್ಮ ಉಪವಾಸ ಬಿದ್ಧರೂ ಸಾಯಲು ಮನಸ್ಸು ವಾಡಲಾರ. ಮರ್ಯಾದೆಗೇಡಾದರೂ ಮಲ್ಲಿ ಸಾಯಬಯಸುವುದಿಲ್ಲ. ತಾನು ಸಾವುಗಳಿಗೆ ಕಾರಣಳಾದರೂ ಸಾಯಬಯಸುವುದಿಲ್ಲ. ಗಭರದಲ್ಲಿ ಇನ್ನೂ ರೂಪುಗೊಳ್ಳುದ ಪಿಂಡ. ‘ಅವ್ಯಾಸನನ್ನು ಬಿಡಬೇಡ’ ಎಂದು ಹಗಲು ರಾತ್ರಿ ಕೂಗಿಕೊಳ್ಳುತ್ತದೆ. ಅದೊಂದು ಕೂಗು ಎಂಥಂಥ ವಿಚಿತ್ರ ಆಸೆಗಳನ್ನು ಕೆರಳಿಸುತ್ತದೆ. ಕೂಸು ಹುಟ್ಟಿದ ಮೇಲೆ ಅದರ ಭಾಗ್ಯದಿಂದಲಾದರೂ ಒಳ್ಳೆಯ ದಿನಗಳನ್ನು ಕಾಣಬಹುದು. ನಾಳೆ ಪಡದಯ್ಯನ ಮನಸ್ಸು ಬದಲಾದರೆ ಈ ಪತಿತಜೀವನಕ್ಕೂ ಒಂದು ಶಾಶ್ವತ ದಾರಿ ಕಾಣಬಹುದು. ಈ ಆಶೇಂರುಲ್ಲಿ ಸತ್ಯವಿರದಿದ್ದರೆ, ಇಷ್ಟೇಲ್ಲ ದುಃಖದುಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ತನಗೆ ಬರುತ್ತಿತ್ತೇ? ಇನ್ನೂ ಒಂದು ವಿಚಾರ ಅವಳ ಈ ಆಸೆ ಹೊಸ ಜ್ಯಿತನ್ಯವನ್ನೂದಗಿಸಿತು. ಈಗ ಕಾಯಿದೆಯ ಬಲೆಯಲ್ಲಿ ಸಿಕ್ಕುಬಿಡ್ಡ ದಾದಾನನ್ನು ಉಳಿಸಿಕೊಳ್ಳಲಿಕ್ಕಾದರೂ ತಾನು ಬದುಕಿರಬೇಕ್ಕಾಗೇ? ಈಗ ಮಾತ್ರ ಆತ್ಮಹತ್ಯೆ ಚಿಮಣಾಳಿಗೆ ಭಯಂಕರವೆನಿಸಿತು. ಬದುಕುವುದಕ್ಕೆ ಅಂಜುವದು ಹೇಡಿತನವೆನಿಸಿತು. ಇನ್ನೂಬ್ಬರನ್ನು ಬದುಕಿಸಲಿಕ್ಕಾದರೂ ಉಳಿಯವದು ಧ್ಯೇಯದ ಹಾದಿ. ನಾನಾಕಾಕಾನ ಮಗಳಾಗಿ ಹೇಡಿಯಂತೆ ಆತ್ಮಹತ್ಯೆಗೆ ಅಳಿಯಾದರೆ ನಾನಾಕಾಕಾನ ಆತ್ಮಕ್ಕೆ ತೃಪ್ತಿಯಾಗಲಾರದು. ಇವೇ ವಿಚಾರಗಳಿಂದ ದಣಿದ ಮನಸ್ಸಿಗೆ ನಿದ್ದೆ ಬೇಕೆನಿಸಿತು, ಜೀವನದ ಆಸೆಗೆ ನಿದ್ದೆ ಬೇಕೆನಿಸಿತು. ಸಾವಕಾಶವಾಗಿ ನಿದ್ದೆಹೋದಳು ಚಿಮಣಾ.

* * * *

ಅದೇ ರಾತ್ರಿ ನಿದ್ದೆಯಿಲ್ಲದೆ ವಿಚಾರವಶನಾಗಿದ್ದ ಇನ್ನೂಬ್ಬ ವ್ಯಕ್ತಿಯಂದರೆ ದಾದ. ಪೂರ್ವೀನಿಸರ ಕಾವಲಲ್ಲಿ, ಏಕಾಂಗಿಯಾಗಿ, ಚಾವಡಿಯ ಕೋಣೆಯಲ್ಲಿ ಸರೆಯಾದ ದಾದಾನಿಗೆ ಅನೇಕ ವಿಚಾರಗಳು, ಮೊದಲು ಚಿಮಣಾಳನ್ನು ಮತ್ತಕ್ಕೆ

ಕರೆದೋಯ್ಯವಾಗ ಅಪರಿಚಿತರ ಮಧ್ಯದಲ್ಲಿ, ಅನುಮಾನಕಾರಕ ಪರಿಸ್ಥಿತಿಯಲ್ಲಿ ಚಿಮಣಾ ಹೇಗೆ ಜೀವಿಸಬಹುದೆಂಬ ವಿಚಾರ ಅವನಿಗೆ ಹೊಳೆದಿರಲೇ ಇಲ್ಲ. ಆದರೆ ಏಕಾಕಿತನ ಆ ಯೋಜನೆಯನ್ನು ಪ್ರೇರೇಟಿಸಿತು. ಏಕಾಕಿತನ ಯೋಜನೆಗಳ ಬಿರುಗಾಳಿಯೆಖ್ಚಿಸುವುದೆಂಬ ಅನುಭವ ಅವನಿಗೆ ಹೊಸದು. ಅವನೆಂದೂ ಏಕಾಕಿಯಾಗಿದ್ದವನಲ್ಲ. ಗರಡೆಮನೆಯಲ್ಲೇ ಆಗಲಿ, ಮನೆಯಲ್ಲೇ ಆಗಲಿ ಹಗಲು ರಾತ್ರಿ ಅವನ ಜೊತೆಗೆ ಗೆಳೆಯರಿತ್ತಿದ್ದರು. ದಣೆದು ಹೊರಡಿನಂತೆ ಮಲಗಿದಾಗಲೇ ಅವರು ಬಿಟ್ಟುಹೋಗುತ್ತಿದ್ದರು.

ಆದರೆ ಈಗ ಒಂಟಿಗೆತನ ತನ್ನನ್ನು ಬುಚ್ಚಿತ್ತು. ಗಂಡುಸಾದ ತನಗೇ, ಒಂದು ರಾತ್ರಿಯ ಏಕಾಕಿತನ ಇಷ್ಟುಭಯವನ್ನುಂಟುಮಾಡಿದರೆ, ಜೀವಮಾನವೆಲ್ಲ ಅಂಥ ಪರಿಸ್ಥಿತಿಯಲ್ಲಿಯೇ ಕಳೆಯಬೇಕಾದ ತನ್ನ ತಂಗಿಯ ಗತಿ ಏನು?

ಪರಕೀಯರ ಕಾವಲಿನಲ್ಲಿ ಸ್ವತಂತ್ರಪ್ರೇರ ಹೇಗೆ ಬದುಕಬೇಕು? ಅದನ್ನು ವಿಚಾರ ಮಾಡದೆ, ಸಿಟ್ಟಿನ ಭರದಲ್ಲಿ ಅವಳನ್ನು ಸಜೀವವಾಗಿ ಬೆಂಕಿಯಲ್ಲಿ ಸುಧುವಂತೆ ಮಾಡುವುದು ಅವಿವೇಕವಲ್ಲದೆ ಮತ್ತೇನು? ತನ್ನ ತಪ್ಪಿನ ಫಲವನ್ನು ಚಿಮಣಾ ಸಾಯುವರೆಗೆ ಅನುಭವಿಸುವಂತಾಯಿತು, ಈಗಲೂ ಆದೇ ಸಿಟ್ಟಿನ ಫಲವನ್ನೇ ತಾನು ಅನುಭವಿಸುತ್ತಿಲ್ಲವೇ? ಸಂಗಪ್ಪನ ಮೇಲಾದ ಅನ್ಯಾಯದಿಂದ ಸಿಟ್ಟಿಗೆದ್ದು ಘೋಜುದಾರರೆಂದು ಹೋರಿದ ಅವಿನಯದ ಫಲ, ಈ ಕತ್ತಲೆಕೋಣೆಯ ವಾಸ.

ಅನ್ಯಾಯದಿಂದ ತನ್ನನ್ನು ಈ ಕೋಣೆಯಲ್ಲಿ ಬಂಧಿಸಿಟ್ಟಿದ್ದಕ್ಕಾಗಿ, ಪ್ರತಿಭಟಸಿದಾದ ಅಂದು ಉಂಟಮಾಡಲು ನಿರಾಕರಿಸಿದ್ದ. ಆದರೆ ರಾತ್ರಿ ಹಸಿವು ಹೆಚ್ಚಾಯಿತು. ಪೂರ್ವೇಸರನ್ನು ಕೂಗಿ ರೂಟ್ಟಿ ಕೇಳಲೇ ಎಂದೆನಿಸಿತು. ಆದರೆ ಮರುಕೊವೇ ನಾಚಿಕೆಯೆನಿಸಿತು. ಸಂಜೀಗೆ ತಂದೆ ಲಕ್ಷ್ಣ ರೂಟ್ಟಿ ತಂದು ತಿನ್ನಲು ಎಷ್ಟು ಅಲ್ಲಿರದರೂ ತಾನೂ ಕೇಳಿರಲಿಲ್ಲ. ಅಂದಮೇಲೆ ಈ ಪೂರ್ವೇಸನಿಗೆ ಶರಣ ಹೋಗಬೇಕೇ? ಈ ವಿಚಾರದಲ್ಲಿಯೇ ಹಸಿವನ್ನು ತಡೆದುಕೊಂಡು ದಾದಾ ಹಾಸಿಗೆಯ ಮೇಲೆ ಬಿಡ್ಡ ನಿದ್ದೆ ಮಾಡಲು ಪ್ರಯತ್ನಿಸಿದ.

ಹೊರಗೆ ಯಾರೋ ಮಾತಾಡಿದ್ದು ಕೇಳಿಸಿತು. ಬಾಗಿಲು ಕೇಲಿ ತೆಗೆದ ಸದ್ದು ಕೇಳಿಸಿತು. ಬಾಗಿಲು ತೆರೆದು ಯಾರೋ ಒಳಗೆ ಬಂದರು. ‘ದಾದಾ ಎಂದು ಕರೆದಾಗಲೇ ಗುರುತು ಹತ್ತಿದ್ದು. ಬಂದವರು ಗೌಡರು. ಒಂದು ದೊಡ್ಡ ಬಾಳಿಹಣ್ಣಿನ ಹಣಿಗೆ, ಒಂದು ಹಾಲಿನ ತಂಬಿಗೆ ಅವನ ಮುಂದಿಟ್ಟು “ಇದನ್ನು ತೋಗೋ ದಾದ” ಎಂದು ನುಡಿದರು.

ಗೌಡರ ಅಂತೆಕರಣಕ್ಕೆ ದಾದಾನಿಗೆ ಅಳು ಬಂತು. ಮಾತಾಡಲಾರದೆ, ಹಣ್ಣು ತಿಂದು ಹಾಲು ಕುಡಿದ. ಗೌಡರೇ ಧೈರ್ಯ ಹೇಳಲು ಬಂದಿದ್ದರು. ನಾಲ್ಕೆ ಘೋಜದಾರರು ಕರೆಸಿದಾಗ ಸಿಟ್ಟಿಗೇಳಬಾರದೆಂದೂ, ಹೆದರಿಸಿದರೆ ಅಂಜಬಾರದೆಂದೂ ಉಪದೇಶಿಸಿದರು. ನಾನಾನ ಕೊಲೆಯ ಆರೋಪ ಅವನ ಮೇಲೆ ಹಾಕಲು ಉಳಿದವರೆಲ್ಲ ಹೊಂಚು ಹಾಕಿದ ಸುದ್ದಿಯನ್ನು ಅವನಿಗೆ ಹೇಳಿ “ಕಾಯದೇಶೀರ ಮಾಡೂದೆಲ್ಲ ನಾ ಮಾಡತೀನು; ನೀ ಅಂಜಬ್ಬಾಡ” ಎಂದು ನುಡಿದರು.

ಇಷ್ಟು ದಾದಾನಿಗೆ ಉಪದೇಶ ಮಾಡಿ ಗೌಡರು ಹೊರಬಿದ್ದರು. ಅಂಜಬೇಡವೆಂದು ದಾದಾನಿಗೆ ಹೇಳಿದ್ದರೂ ಸ್ವತಃ ಅವರಿಗೇ ಧೈರ್ಯ ಉಳಿದಿರಲಿಲ್ಲ. ಈ ಹೊಂಚು ತಮ್ಮ ಕ್ಯಾರೀರಿ ಹೋಗಿತ್ತು. ಘೋಜದಾರರು ಸಂಪೂರ್ಣ ಬಾಪ್ತಿಕಾರ್ಯ ಕೃಪಾಪೂರ್ಣತರಾಗಿದ್ದರು. ದಾದಾನ ಗರಜೀಮನೆಯ ಕೆಲವು ಗೆಳೆಯರ ಸಾಕ್ಷಿ ತೆಗೆದುಕೊಳ್ಳಲು ಘೋಜದಾರರು ಆಡ್ಲೀ ಕೇಶವರಾಯನಿಗೆ ಹೇಳಿದ್ದು ಕೇಳಿ ಗೌಡರ ಕ್ಯಾಕಾಲು ಹೋಗಿದ್ದವು. ಈ ಪ್ರಕರಣ ಹೀಗೆ ಮುಂದುವರಿದರೆ ದಾದಾ ಉಳಿಯುವುದಿಲ್ಲ. ದಾದಾ ಹೋಗಲಿ, ಸುಳ್ಳಾ ಕಾರಣ ತೋರಿಸಿದ ತಾಪ್ತಾ ಉಳಿಯುವುದಿಲ್ಲ. ಅದನ್ನು ಒಪ್ಪಿದ ದೃವದವರೂ ಉಳಿಯುವುದಿಲ್ಲ. ಹಾಗಾದರೆ ಉರ ಹಿರಿಯರೆಲ್ಲ ಜೀಲಿನಲ್ಲಿರಬೇಕೆ? ಇಷ್ಟು ದಿನ ರೋಕ್ಕ ತಿಂದಿದ್ದರು. ಆದರೆ ಹಣ ಹೊಟ್ಟವರ ಕೂದಲು ಹೊಂಕಗೊಡದಂತೆ ಮಾಡುವ ಸಾಮಧ್ಯ ಅವರಲ್ಲಿತ್ತು. ಈಗ ಆ ಪುಣ್ಯಾಪ್ತಾ ತೀರಿಹೋದಂತೆನಿಸಿತ್ತು. ಆಗಲಿ, ಘೋಜದಾರರಿಗೆ ಮನಸ್ಸು ಕರಗುವಂತೆ ಹೇಳಿಕೊಳ್ಳುವದೊಂದೇ ಉಪಾಯ ಎನ್ನುತ್ತ ಗೌಡರು ಮನೆಯ ದಾರಿ ಹಿಡಿದರು.

ವಾಡೆಯಲ್ಲಿ ಪುತ್ತಳಾ, ಚಾವಡಿಯಲ್ಲಿ ದಾದಾ, ಮರದಲ್ಲಿ ಜಿಮಣಾ, ಮನೆಯಲ್ಲಿ ಗೌಡರು ನಿದ್ದೆಯಿಲ್ಲದೆ ತಳಮಳಸುತ್ತಿದ್ದರು. ಪಾದಳ್ಳಿಯಲ್ಲಿ ಆ ರಾತ್ರಿ ನಿಖಾರಯಕವಾಗಿತ್ತು. ಈ ನಾಲ್ಕು ವ್ಯಕ್ತಿಗಳ ಜೀವನಗಳು, ಬಾಳಿನ ಸೂತ್ರಗಳನ್ನೇ ಕ್ಯಾಯಲ್ಲಿ ಹಿಡಿದುಕೊಂಡು ದೃವದೊಡನೆ ಜಿದ್ದುಕಟ್ಟಿದ್ದವು. ಎಳ್ಳರಿಕೆಯಿಂದ ಆಟ ಸಾಗಬೇಕಾಗಿತ್ತು. ಇದಾಪುದರ ಪರಿವೆಯಿಲ್ಲದೆ ನಿಲಫ್ರಕ್ಕೂವಾಗಿ ರಾತ್ರಿ ಪಾದಳ್ಳಿಯ ಜೀವನವನ್ನು ನೋಡುತ್ತ ಬಿದ್ದುಗೊಂಡಿತ್ತು. ಬೆಳಗಾಪುದರಲ್ಲಿ ಜೀವಿತದ ನಿಖಾರಯವಾಗಲೇ ಬೇಕಿತ್ತು.

೧೩

ಮರುದಿನ ಬೆಳಗಾಗುತ್ತಲೇ ಚಾವಡಿಗೆ ಬರಲು ಘೋಜದಾರರಿಂದ ಗೌಡರಿಗೆ

ಕರೆ ಬಂತು. ಪೋಲಿಸ ಅಧಿಕಾರಿ ಉರಲ್ಲಿರುವವರೆಗೆ ಗೌಡರಿಗೆ ಮಲಗಲು ಕೂಡ ಪುರಸ್ತೊತ್ತಿರಲಿಲ್ಲ. ಅವರು ಅವಸರದಿಂದ ಕಾವಡಿಗೆ ಧಾವಿಸಿ ಬಂದರು. ಘೋಜದಾರರಲ್ಲಿ ನಿನ್ನಿನ ದರ್ಶಕ ಕಾಣಲಿಲ್ಲ. ಏನಯಂದಿಂದ ಕರೆದು ಕೂಡಿಸಿಕೊಂಡರು. ಗೌಡರಿಗೆ ಈ ಸಮಿಮಾತಿನಿಂದ ಸಂಶಯ ಬಂದಿತು. ಮತ್ತಾವ ಜಾಲ ತಮ್ಮ ಕಡೆಗೆ ಬೀಸಿದೆಯೋ ಗೊತ್ತಾಗಲಿಲ್ಲ.

ಘೋಜದಾರರು ಅವರಿಗೆ ಉಪದೇಶಮಾಡಿದ್ದು ಇಷ್ಟೇ. ಏನೇ ಮಾಡಿ ಪಡದಯ್ಯನವರೊಂದಿಗೆ ಆದ ಡೊಂಕನ್ನು ತಿದ್ದುಹೊಳ್ಳಬೇಕು. ಘೋಜದಾರರ ಮಾವನ ಉರು ಅಜರಾಣಿಯಂತೆ. ಆದ್ದರಿಂದ ಅವರು ಚಿಕ್ಕಂದಿನಿಂದಲೇ ಪಡದಯ್ಯನ ಆಳವನ್ನು ಬಲ್ಲವರಾಗಿದ್ದರು. ಎಳೆಸಿಕ್ಕರೆ ಹಚ್ಚಡವನ್ನೇ ನುಂಗುವ ಉಪದಾಷ್ಟು ಪಡದಯ್ಯನು ಮೇಲಾಗಿ ಮೇಲಿನ ಹುದ್ದೆಯ ಪೋಲಿಸ ಅಧಿಕಾರಿಗಳೆಲ್ಲ ಅವನ ಶಿಶ್ವಕೋಣಿಯಲ್ಲಿದ್ದರು. ಮನಸ್ಸು ಮಾಡಿದರೆ ಪಾದಭೂತ ಪ್ರತಿಷ್ಠಿತರನ್ನೆಲ್ಲ ಜೀಲಿಗೆ ಕಳಿಸುವ ಸಾಮಧ್ಯ ಆತನಲ್ಲಿತ್ತು. ಆದ್ದರಿಂದ ಗೌಡರೂ ಪಡದಯ್ಯನೂ ಕೂಡಿಕೊಂಡು, ನಾನಾನ ಕೊಲೆಯ ಆರೋಪವನ್ನು ಸಿದ್ಧಗೊಳಿಸಲು ಯಶ್ಚಿಸಬೇಕು. ಆರೋಪಿಗೆ ಶಿಶ್ವಮಾಡಿಸಲು ತಗಲುವ ವೆಚ್ಚವನ್ನು ಕೊಡಲು ಬಾಪ್ರಾಸಾಹೇಬ ತಯಾರಾಗಿದ್ದಾನೆ. ದಾದಾ ಹೇಗೋ ಉದ್ಧಟ, ಪುಂಡಗಾರ, ಒಂದಿಲ್ಲಿನಂದು ಆರೋಪದ ಮೇಲೆ ಅವನು ಜೀಲು ಕಾಣಬೇಕಾದವನೇ. ಆದ್ದರಿಂದ ಈಗಲೇ ಅವನನ್ನು ಜೀಲಿಗೆ ಕಳಿಸಿ, ಉರಿಗೆ ಒದಗಿದ ಗಂಡಾಂತರವನ್ನು ನಿವಾರಿಸಬೇಕು. ಇದೂ ಅಲ್ಲದೆ, ತಾವು ಘೋಜದಾರರು. ಜಾಜಕ್ಕಿಣಿ ತಯಾರಿಸುವವ್ಯೇ ತಮ್ಮ ಕೆಲಸ. ನ್ಯಾಯನಿಣಿಯ ಮಾಡುವದು ಮ್ಯಾಚಿಸ್ಟ್ರೇಟರಿಗೆ ಸೇರಿದ್ದು. ದಾದಾ ನಿರಪರಾಧಿಯೇ ಆಗಿದ್ದರೆ, ಅಲ್ಲಿ ಮುಂದೆ ಪಾರಾಗಿ ಬರಲಿ. ಒಟ್ಟು ಗೌಡರು ಈಗ ಹಿಂಜರಿಯಬಾರದು.

ಈ ಎಲ್ಲ ಮಾತುಗಳಿಂದ ನಾನಾನ ಕೊಲೆ ಆಗಿದೆ ಎಂಬ ಸಿದ್ಧಾಂತವನ್ನೇ ಘೋಜದಾರರು ತಮ್ಮ ತಲೆಯಲ್ಲಿ ತುಂಬಿಕೊಂಡಿರುವರು. ನಾನಾನ ಕೊಲೆಯಾಗಿದೆ ಎಂದು ಸಿದ್ಧವಾದರೆ ಕೊಲೆಯ ಗುಸ್ಸೆ ಬಚ್ಚಿಟ್ಟ ಅಪರಾಧಿ ತಾನಾಗುವ ಪ್ರಸಂಗ ಬರುವುದೆಂದು ಗೌಡರಿಗೆ ಒಳಗೇ ನಡಗು ಹುಟ್ಟಿತು. ನಾನಾನ ಕೊಲೆಯೇ ಆಗಿಲ್ಲವೆಂದವೇಲೆ, ದಾದಾನಂಥ ನಿರಪರಾಧಿ ಹಂಡಗನ ಮೇಲೆ ಆರೋಪವಿಡುವದೇ? ದಾದಾ ಉದ್ಧಟನಿರಬಹುದು; ಅವಿನಯದಿಂದ ವರ್ತಿಸಿರಬಹುದು; ಪಡದಯ್ಯನ ಮೇಲೆ ಏರಿಹೋಗಿರಬಹುದು. ಆದರೆ ಹುಡುಗ ಇನ್ನೂ ಚಿಕ್ಕವನು; ಬಿಸಿ ನೆತ್ತರ ತಣ್ಣಾಗಿಲ್ಲ; ತಂಗಿಗಾದ ಅಪಮಾನ ಅವನ

ತಲೆತಿರುಗಿಸಿದೆ. ದಾದಾನ ತಪ್ಪಗಳೆಲ್ಲ ಸಣ್ಣವು, ಎಡವಿದ ಕಲ್ಲಗಳನ್ನೆಲ್ಲ ಉಡಿಯಲ್ಲಿ ಹಾಕಿಕೊಳ್ಳುವುದು ಫೋಜದಾರರಂಥ ದೊಡ್ಡವರಿಗೆ ಶೋಭಿಸುವಂಥವಲ್ಲ. ಇನ್ನು ಪಡದಯ್ಯನ ಸ್ನೇಹ, ಉರಲ್ಲಿ ಹುಟ್ಟಿದ ಸಕಲ ಅನಧರಗಳಿಗೂ ಅವನೇ ಕಾರಣನಾಗಿದ್ದ. ಆದರೂ ಸಾಹೇಬರು ಹೇಳುತ್ತಾರೆಂದಮೇಲೆ ಅದರ ಬಗ್ಗೆ ವಿಚಾರಮಾಡಲಡ್ಡಿಯಲ್ಲ. ಯಾವುದಕ್ಕೂ ವೇಳೆ ಬೇಕು. ನಿಂತಕಾಲ ಮೇಲೆ ಇಂಥ ಪ್ರಶ್ನೆಗಳಿಗೆ ಉತ್ತರ ಹೊಡಲು ಸಾಧ್ಯವಾಗುವುದಿಲ್ಲ. ಗೌಡರು ತಮ್ಮ ಮನದಾಶಯವನ್ನು ಹೀಗೆ ತಿಳಿಸಿದರು.

ಗೌಡರು ತಮ್ಮ ಮಾತನ್ನು ಕೇಳಿ ಕೆಲವೊಂದು ವಿಷಯಗಳನ್ನಾದರೂ ಒಟ್ಟಿಕೊಂಡರೆಂದು ಫೋಜದಾರರಿಗೆ ಸಮಾಧಾನವಾಗಿತ್ತು. ಇಷ್ಟ ಹೇಳಿ ಅವರು ಪ್ರಾತ್ರ್ಯದಿಗಳನ್ನು ತೀರಿಸಲು ಎದ್ದರು.

ಗೌಡರು ಏಳಬೇಕಾಗಿತ್ತು. ಮಾಗಿಯ ಬಿಸಿಲು ಆಗಲೇ ಸುಡುತ್ತಿತ್ತು. ಇನ್ನೂ ಸ್ವಾನವಾಗಿರಲಿಲ್ಲ. ಶಿವಪೂಜೆಯಾಗಿರಲಿಲ್ಲ; ಮನೆಯ ದನಕರ, ಅಳು ಹೋಳು ಇವುಗಳ ಬಗ್ಗೆ ಚಿಂತಿಸಲು ಕೂಡ ಬಿಡುವು ದೊರೆತಿರಲಿಲ್ಲ. ಹಗಲು ರಾತ್ರಿ ಫೋಜದಾರಸಾಹೇಬರ ಮಜ್ಜ ಕಾಯುವುದರಲ್ಲೇ ಸಮಯ ಕಳೆದುಹೋಗಿತ್ತು. “ಇದೇನು ಹೊತ್ತು ತಂದೆ ಶಿವನೇ!” ಎಂದು ನಿಟ್ಟುಸಿರು ಬಿಟ್ಟ ಮೊಜ್ಜೆಗಳನ್ನು ಹಾಕಿಕೊಂಡು ಚಾವಡಿಯ ಕಟ್ಟೆಯನ್ನಿಂದುತ್ತಿದ್ದರು.

ಅಷ್ಟರಲ್ಲಿ ಓಲೆಕಾರ ಮಲ್ಲನು ಓಡುತ್ತ ಅಲ್ಲಿಗೆ ಬಂದ. ಅವನು ದೇಸಬಾಯಿ ಬಿಡುವುದನ್ನು ಕಂಡೇ ಗೌಡರು ಒಳಗಿಂದೊಳಗೇ ತತ್ತರಿಸಿದರು. “ಗೌಡರ ಹೊಲಿಗೇರ್ಯಾಗ ಆ ಬಾಳ್ಜೆ ಇದ್ದನಲ್ಲರೇ, ಅವನ ಬಾಳೇವ ಹಾಳಾತರೀಯವ್ವು” ಎಂದು ವರದಿ ಮಾಡಿದ.

“ಒಟ್ಟಿನ ಮ್ಯಾಗ ಇಂದ ಎದ್ದ ಯಾಳೇ ನೆಟ್ಟಿಗಿಲ್ಲಲೇ! ಎಲ್ಲಿ ಕೇಳಿದರೂ ಬಾಳೇಗೇಡಿತನದ ಮಾತ ಕೇಳ್ಳಾಕ ಹತ್ತಾವು. ಏನರ ಆಗಿತ್ತಂತಲೇ! ಪೂರಾ ಹಕೆಕತ್ತರೆ ಏನು ಹೇಳಬಾರದ ಗಡಗಡಾ?” ಎಂದು ಅಸಹನೆಯಿಂದ ನುಡಿದರು. ಈ ಎರಡು ದಿನ ಅವರ ತಲೆ ಸ್ಥಿತಿದಲ್ಲಿರಲಿಲ್ಲ.

“ಏನ ಹೇಳಾದ್ದೇತರಿ? ಎಲ್ಲಾ ಇಚ್ಛಿತ್ರ ಕಾಣಾಕ ಹತ್ತೇತಿ. ಬಂದ ರಾತ್ರ್ಯಾಗ ಬಾಳ್ಯಾ, ಅವನ ಹೇಳ್ತೇ, ನಾಕುಮಕ್ಕಳು ಸತ್ತು ಸುಡುಗಾಡ ಕಂಡಾರ್ತೇ” ಎಂದು ಮಲ್ಲ ಗಾಬರಿ ತುಂಬಿ ಹೃದಯವಿದ್ರಾವಕವಾಗುವಂತೆ ಬಣ್ಣಿಸಿದ.

ಗೌಡರಿಗೆ ಅಲ್ಲಿ ನಿಲ್ಲಲಾಗಲಿಲ್ಲ. ಸ್ವಾನ, ಶಿವಪೂಜೆಯ ನೆನಪೂ ಆಗಲಿಲ್ಲ. ಆಗಂದಾಗ ಮಲ್ಲನೊಡನೆ ಓಡುತ್ತ ಹೊಲಿಗೇರಿಗೆ ಬಂದು ಮುಟ್ಟಿದರು. ಬಾಳ್ಯಾ

ಇದ್ದ ಚಪ್ಪರದ ಹತ್ತಿರ, ಅವನ ಸಂಬಂಧಿಕರು, ನೆರೆಹೊರೆಯವರದೊಂದು ದೊಡ್ಡ ಗುಂಪು ಸೇರಿಬಿಟ್ಟಿತ್ತು. ಅವರೆಲ್ಲ ಎದೆವದೆ ಬಡಿದುಕೊಂಡು ಅಳುವದೂ ಜೊಬ್ಬಿ ಹೊಡೆಯವುದೂ ದೂರದಿಂದಲೇ ಕೇಳಿಸುತ್ತಿತ್ತು. ಗೌಡರು ಬರುವದನ್ನು ನೋಡಿದಾಗಲಂತೂ. ಅವರ ದುಃಖಿ ಮಹಾಪೂರ ಬಂದಂತಾಯಿತು.

ಬಾಳ್ಯಾನ ಅಣ್ಣ ಕಾಳ್ಯಾ, ಓಡಿಬಂದು ಬಿಕ್ಕಿ ಬಿಕ್ಕಿ ಅಳುತ್ತ ಗೌಡರ ಕಾಲಿಗೆ ಬಿದ್ದ. “ಅತ್ತರ ಸತ್ತವರೇನು ಎದ್ದ ಬರತಾರೇನು ತಮ್ಮಾ? ಅಳಬ್ಬಾಡ ತಗಿ” ಎಂದು ಗೌಡರು ಜೀವಚಾರಿಕವಾಗಿ ಸಮಾಧಾನ ಹೇಳಿದರು. ಆದರೂ ತಾವು ಹೇಳುವುದೆಲ್ಲ ರೂಢಿ, ಸಂಪ್ರದಾಯ ಎಂದೆನಿಸಿತು. ಅದರಿಂದೇನು ಈ ಬಡವರಿಗೆ ಪ್ರಯೋಜನ ಎಂದು ಅವರ ಕಂತ ಬಿಗಿದು ಬಂದಿತು.

“ಉರ ಬಡವರ ತಂದಿ, ನಿನ್ನ ಕಣ್ಣ ಮುಂದ ನಿನ್ನ ಮಗಾ ಹ್ಯಾಗ್ ಸತ್ತ ಮಲಗ್ಯಾನ ನೋಡ ಯಪ್ಪಾ” ಎಂದು ಬಾಳ್ಯಾನ ಅಕ್ಕ ಆಕ್ರೋಶ ಮಾಡಿ ಹಾಡಿ ಹಾಡಿ ಕೊಂಡು ಅಳಹತ್ತಿದಳು. “ಬಾಳ್ಯಾ, ನನ್ನ ಬಂಗಾರ ಏಳೋ, ಗೌಡರು ಬಂದಾರ ಏಳೋ” ಎಂದು ಅಳುತ್ತ ಹೇಳದ ಮೇಲೆ ಬಿದ್ದ ಹೊರಳಾಡಹತ್ತಿದಳು.

ಹೊಲಗೇರಿಯ ಜನರೆಲ್ಲ ಬಾಪ್ಪಾಸಾಹೇಬನ ಪ್ರಕ್ಕಪಾತಿಗಳು. ಅವರು ಮೆದಲಿನಿಂದಲೂ ಜಾಗೀರದಾರರ ಒಕ್ಕಲು. ವಾಡೆಯಿಂದ ಅವರಿಗೆ ಕಾಳು ಸಿಕ್ಕೇ ಸಿಗುವುದೆಂದು ಗೌಡರು ಹೊಲಗೇರಿಯಲ್ಲಿ ತಮಗೆ ಬೇಕಾದವರಿಗೆ ಮಾತ್ರ ಕಾಳು ಕೊಟ್ಟಿದ್ದರು. ಈ ಬಾಳ್ಯಾ, ಹೋದ ವರ್ಷ ಗೌಡರ ಹೊದಲ್ಲಿ ಕಳವಿನಿಂದ ಬಾಟಕ್ಕಿದ್ದಕ್ಕಾಗಿ ಮೈಮುರಿ ಹೊಡೆತ ತಿಂದಿದ್ದ. ಆ ತಪ್ಪಿಗಾಗಿ ಎಮ್ಮೆಯನ್ನು ಮಾರಿ ದಂಡ ಹೊಡಬೇಕಾಗಿತ್ತು. ಅಂದಿನಿಂದ ಅವನ ಪ್ರಕ್ಕತಿ ಸರಿಯಾಗಿರಲಿಲ್ಲ. ಮನೆಯಲ್ಲಿ ದುಡಿಯುವನೆಂದರೆ ಅವನೊಬ್ಬನೇ. ಹೆಂಡತಿ ಹಸಿಬಾಣಂತಿ, ಮಕ್ಕಳು ತೀರ ಚಿಕ್ಕವಯಸ್ಸಿನವು. ಹೀಗಾಗಿ ಕೆಲದಿನ ಅರೆಹೊಟ್ಟಿಯುಂಡು, ಕೆಲದಿನ ಉಪವಾಸ ಬಿದ್ದ ಅವನು ಹಣ್ಣಾಗಿದ್ದ. ಹೊಲಗೇರಿಯಲ್ಲಿ ಅವನಿಗೆ ಕಾಳು ಕೊಟ್ಟಿ ಪೋಷಿಸುವ ತ್ರಾಣವಿದ್ದವರೂ ಯಾರೂ ಇರಲಿಲ್ಲ. ನಿನ್ನೆಯೇ ವಾಡೆಯಿಂದ ಹೊಲೆಯಿರಿಗೆಲ್ಲ ಕಾಳು ಹಂಚಿದ್ದರು. ಆದರೆ ಹಾಸಿಗೆ ಹಿಡಿದಿದ್ದರಿಂದ ಬಾಳ್ಯಾ ಅಲ್ಲಿಗೆ ಹೋಗಿರಲಿಲ್ಲ.

ಬಾಳ್ಯಾನ ಮನೆಗೆ ಸಾಲುವಷ್ಟು ಕಾಳನ್ನು, ಅವನ ಬಿಭಕ್ತ ಅಣ್ಣ ತಾನೇ ಹೊತ್ತು ತಿಂದು ಬಾಳ್ಯಾನ ಗುಡಿಸಲಲ್ಲಿ ಸುರುವಿ ಹೋಗಿದ್ದ. ಬಾಳ್ಯಾನ ಕುಟುಂಬದವರು, ಅದೇ ಕಾಳನ್ನೇ-ಎಷ್ಟೇ ದುರ್ಗಢದಿಂದ ತುಂಬಿದ್ದರೂ-ಬೀಸಿ ರೊಟ್ಟಿ ಮಾಡಿ ತಿಂದಿದ್ದರು. ಹಸಿದ ಹೊಟ್ಟಿಗೆ ಮುಗ್ಗಜೋಳ ವಿಷವಾಗಿ

ಪರಿಣಮಿಸಿತ್ತು. ಅದೇ ಕಾರಣವಾಗಿ ಕಾಲರಾ ಒಂದಂತೆ, ಹೊಟ್ಟಿಭಾಡಿಸಿ ವಾಂತಿಯಾಗಿ ಯಾರ ಉಪಚಾರವನ್ನೂ ಕಾಣಿದೆ, ಈ ಕುಟುಂಬ ಒಂದು ರಾತ್ರಿಯಲ್ಲಿ ಮರಣಹೊಂದಿತ್ತು.

ಈ ವಿವರಗಳನ್ನು ನೇರೆದ ಜನರ ಬಾಯಿಂದ ಕೇಳಿ ಗೌಡರು ಮರುಗಿದರು. ಹರಕು ತಟ್ಟಿನಮೇಲೆ ಬಿದ್ದಿದ್ದ ಆ ಮುಕ್ಕಳು, ಆ ಬಾಣಂತಿ, ಎಲುಬಿನ ಹಂದರವಾಗಿದ್ದ ಆ ಬಾಳ್ಳಾ ಇವರ ಪ್ರೇತಗಳನ್ನು ನೋಡಿದಾಗ ಗೌಡರ ಕಣ್ಣನೀರು ತಡೆಯಲಿಲ್ಲ. ಪಾದಳ್ಳಗೆ ಯಾರ ಶಾಪ ಬಡಿದಿದೆ ಎಂದನಿಸಿತು. ಹೊತ್ತ ಧೋತರದ ಸೇರಿಗಿನಿಂದ ಕಣ್ಣಲ್ಲರೆಸಿಕೊಳ್ಳುತ್ತ “ವಾಡೇದಿಂದ ತಂದ ಜಾಫಾ ಯಾರೂ ತಿನಬ್ಬಾಡಿ, ನಮ್ಮ ಮನೀಗೆ ಬಂದು, ನಿಮಗೊಂದ ತಿಂಗಳ ಸಾಲೂವೋಟು ಕಾಳು ಒಯಿ” ಎಂದು ನೇರೆದವರಿಗೆಲ್ಲ ಹೇಳಿದರು.

ಗೌಡರಿಗೆ ಕರ್ತವ್ಯವೋಂದು ಬೆನ್ನು ಹತ್ತಿತ್ತು. ಇನ್ನು ಜಾವಡಿಗೆ ಹೋಗಿ ಘೋಜದಾರರಿಗೆ ಈ ದುರ್ಮರಣಾದ ವರದಿಯನ್ನೂಪ್ರಿಸಬೇಕು, ಇದೇ ವಿಚಾರದಿಂದ ಅತ್ತಕಡೆಗೆ ಹೊರಟಾಗ, ದಾರಿಯಲ್ಲಿ ಕಟಬಾರ ಕೇರಿಯಲ್ಲಿಯೂ ಬೊಬ್ಬೆ ಇಟಟು ಅಳುವ ದ್ವನಿ ಕೇಳಿಸಿತು. ಅಲ್ಲಿ ಒಬ್ಬ ಮುದುಕಿ, ಒಂದು ಕೂಸು ಇದೇ ರೋಗದಿಂದ ಸತ್ತದ್ದರಲ್ಲದೆ, ವಾಡೆಯ ಜೋಳ ತಿಂದ ಹಲವರು ಕಾಲರಾಪೀಡಿತರಾಗಿರುವರೆಂದು ತಿಳಿದುಬಂತು. ಗೌಡರು ತತ್ತರಿಸಿದರು. ಇನ್ನೂ ಏನೇನು ಕೇಳುವಾ ಅಥವಾ ನೋಡುವ ದ್ಯುವವಿದೆಯೋ ಎಂದು ನೇನೆದರು.

ಮಲ್ಲನನ್ನು, ಡಂಗುರ ಹೊಡೆಯುವನನ್ನು ಕರೆಯಲು ಕಳಿಸಿ, ಗೌಡರು ಜಾವಡಿಗೆ ಬಂದರು. ಪಡದಯ್ಯ ಹಾಗೂ ಬಾಪುಂಜಾಹೇಬರಿಗೆ ಹೇಳಿಕಳಿಸಿ ಅವರ ದಾರಿ ಕಾಯುತ್ತ ಘೋಜದಾರರು ಕುಳಿತುಕೊಂಡಿದ್ದರು. ಗೌಡರು ಈ ದುರ್ಮರಣಾದ ವರದಿಯನ್ನು ಅವರಿಗೊಪ್ಪಿಸಿ, ಈ ರೋಗ ವಾಡೆಯ ಜೋಳದಿಂದುಂಟಾಗಿದೆಯೆಂದು ಹೇಳಿದರು. ಇನ್ನಾದರೂ ಈ ಸಾಮೂಹಿಕ ವಿಷಪ್ರಯೋಗ ನಿಲ್ಲಬೇಕೆಂದು ಅವರ ಅಭಿಪ್ರಾಯ. ಮಾದರ ಜನ್ನ ತಂದ ಜೋಳವನ್ನು ನೋಡಿದ ಘೋಜದಾರರಿಗೂ ಈ ಮಾತು ಒಪ್ಪಿಗೆಯಾಲುತ್ತ.

“ವಿನ ಕಾಳರೀ? ಎರಡೆರಡು ಸರ ಕ್ಕೆ ತೋಳಕೊಂಡರೂ ಕ್ಕೆಯ ಘಾಣ ಹೋಗಲಿಲ್ಲ! ಅಂಥಾ ಕಾಳು ತಿಂದು ಸತ್ತರ ಏನೂ ಕರ್ಮಾಲ ಇಲ್ಲ.” ಎಂದು ಘೋಜದಾರರು ತಮ್ಮ ಅನುಮತಿಯನ್ನು ವ್ಯಕ್ತಪಡಿಸಿದರು.

ವಾಡೆಯಿಂದ ತಂದ ಜೋಳವನ್ನು ಯಾರೂ ತಿನ್ನಬಾರದು. ತಿಂದರೆ ಕಾಲರಾದ ಭಯವಿದೆ; ಜೋಳ ಒಯ್ಯಬರು ಅದನ್ನು ಜಾವಡಿಗೆ ತಿರುಗಿ

ತಂದು ಮುಚ್ಚಿಸಬೇಕು. ಕಾಲೀಲ್ಲದವರು ಗೌಡರ ಮನೆಗೆ ಬಂದು ಕಾಳು ಒಯ್ಯಬೇಕು.” ಎಂದು ಡಂಗುರ ಸಾರಲು ಗೌಡರು ಅಪ್ಪಣೆಯಿತ್ತರು.

ಬಿಸಿಲಿನಲ್ಲಿ ಚೆನ್ನಾಗಿ ಕಾಯ್ದು ಹಲಿಗೆಯ ಸಪ್ಪಳ, ಅದನ್ನೂ ಮೀರಿಸುವ ಡಂಗುರದವನ ಕಂಚಿನ ದನಿಯನ್ನು ಕೇಳಿ, ಖಿಡುಗಿನ ಗುಡುಗನ್ನೇ ಕೇಳಿದಂತೆ ಜನರೆಲ್ಲ ಭಯಗ್ರಸ್ತರಾದರು. ನಾನಾನ ಮರಣವಾದಂದಿನಿಂದ, ಪಾದಳಿಗೆ ವಿಪತ್ತುಗಳು ಸೂಲಾಗಿ ಬಂದರ ಮೇಲೊಂದರಂತೆ ದಾಳಿಯಿಟ್ಟಿದ್ದವು. ಆ ಸಂಕಟಗಳ ಘೋರ ಅವಶಾರವೆಂಬಂತೆ ಘೋಜದಾರ ಉರಳ್ಲಿ ಬೀಡು ಬಿಟ್ಟಿದ್ದ. ಎಲ್ಲಕ್ಕೂ ಕಳಸವಿದುವಂತೆ, ಕಾಲರಾ ಖಿಡುಗು ದೂರದಿಂದಲೇ ಸನ್ನೆ ಮಾಡುತ್ತ ಉರನ್ನೇ ನುಂಗುತ್ತೇನೆಂದು ಹೇಡರಿಸುತ್ತಿತ್ತು.

ಈ ಡಂಗುರವನ್ನು ಕೇಳಿ ಪಡದಯ್ಯನವರಿಗೆ ಸಿಟ್ಟು ತಡೆಯಾಯಿತು. ವಾಡೆಯಿಂದ ಒಯ್ದು ಜೋಳವನ್ನು ತಿನ್ನಬಾರದೆಂದು ಹೇಳುವುದು ಅಪಪ್ರಚಾರವಲ್ಲದೆ ಮತ್ತೇನು? ಬಡಜನರಲ್ಲಿ ತನ್ನ ವಚನಸ್ನನ್ನು ಸಾಫಿಸಲು ಗೌಡ ಹೂಡಿದ ಹೊಸ ತಂತ್ರ ಇದು, ಎಂದು ಅವರ ವಿಚಾರ. ವಾಡೆಯ ಜೋಳ ಹಗೆ ಬಿದ್ದ ನಾಲ್ಕುರು ವರುಷಗಳಾಗಿದ್ದರಿಂದ ಮುಗ್ಗಿಗಿರಬಹುದು. ಆದರೆ ಅಷ್ಟು ಸಣ್ಣ ಕಾರಣದಿಂದಲೇ ಕಾಲರಾ ಬರಬಹುದೇ? ವಾಡೆಯ ಜೋಳವನ್ನು ಬಾವಡಿಗೆ ತರಿಸಿ ತಿರುಗಿ ಅದನ್ನೇ ಕಡವೆಂದು ಬಡವರಿಗೆ ಹಂಚುವ, ಗೌಡನ ಗತ್ತಾಗಾರಿಕೆ ಇದೆಲ್ಲ. ಈ ಮಾತನ್ನು ಬಾಪೂಸಾಹೇಬನಿಗೆ ತೀಳಿಸಿ, ಘೋಜದಾರರಿಗೆ ಹೇಳಿಸಿ ಈ ಡಂಗುರ ಹೊಟ್ಟಿ ಎಂದು ಬಯಲಿಗೆಳಿಯಬೇಕು. ಇದೇ ವಿಚಾರದಲ್ಲಿ, ಪಡದಯ್ಯನವರು ಬಾಪೂಸಾಹೇಬನನ್ನು ಕರೆದುಕೊಂಡು ಬರಲು ಕೆಂಚನನ್ನು ಕಳಿಸಿದರು.

ಕೆಂಚ ವಾಡೆಯಿಂದ ಬೇಗ ಮರಳ ಬರಲಿಲ್ಲ. ಅವನಿಗಿಂತ ಹೊದಲೇ ಬಾಪೂ ಸಾಹೇಬ ಮತದ ಕಡೆಗೆ ಅವರಸರದಿಂದ ಬಂದ. ಅವನ ಮುಖ ನೋಡಿ ಪಡದಪ್ಪನವರಿಗೆ, ಏನೋ ಸಂಕಟ ಪ್ರತ್ಯಾಗಿದೆಯಿಂಬ ಸಂಶಯ ಬಂದಿತು. ಬಹುಶಃ ಯಾರೂ ಸಾಕ್ಷಿ ಹೇಳಲು ಒಟ್ಟಿರಲೆಕ್ಕಿಲ್ಲವೆಂದು ಅವರು ತಕ್ಕಿಸಿದರು.

ಬಾಪೂಸಾಹೇಬ ಬರಿಗಾಲಿನಿಂದ, ತಲೆಯ ಮೇಲಿನ ಮುಂಡಾಸದ ಪರಿವೆ ಇಲ್ಲದೆ ಓಡುತ್ತ ಬಂದಿದ್ದ. ಮುಖ ಗಾಬರಿಯಿಂದ ಹುಚ್ಚು ಹುಚ್ಚು ಸುರಿಯುತ್ತಿತ್ತು. ಓಡಿ ಬಂದಿದ್ದರಿಂದ ತೇಕುಹತಿತ್ತು. ಪ್ರಯಾಸದಿಂದ ಪಡಸಾಲೆಯ ಕಣ್ಣಿಯನ್ನೇರಿ, ಪಡದಪ್ಪನವರನ್ನು ಕ್ಷೇಸನ್ನೆಯಿಂದಲೇ ಅವರ ಅಂಶರಂಗದ ಕೋಣಗೆ ಕರೆದನು.

ಪಡದಪ್ಪನವರು ಕೋಣೆಯಿಂದ ಹೊರಗೆ ಬರುವಪ್ಪರಲ್ಲಿಯೇ ಕೆಂಚ ತಲೆಬಾಗಿಲಿನಿಂದ ಓಡುತ್ತೊಡುತ್ತ ಬರುತ್ತಿದ್ದ. ಪಡದಯ್ಯನವರು ಏನೂ ಅರಿಯದವರಂತೆ “ಯಾಕಲೇ ಕೆಂಚಾ, ಬಾಪುಸಾಹೇಬರು ಕರಕೊಂಡ ಬರಾಕ ಕಷಿಕೊತ್ತು ಹಿಡಿತೇನಲೇ? ಗೌಡರ ಡಂಗುರಾ ಕೇಳಿಕೊಂತ ನಿಂತಿದ್ದೇನ ಮಗನ? ಮುದುಕ ಆದರೂ ಹುಡುಗಾಟಿಗೆ ಹೋಗಲಿಲ್ಲಲೇ ನಿಂದು” ಎಂದು ಜಬರಿಸಿದರು.

ಆದರೆ ಕೆಂಚ ಗರಹೊಡಿದಂತೆ ನಿಂತಿದ್ದ. ಅವನಿಗೆ ದಿಗ್ಭೂತಿಗೆ ಮೆಯಾದಂತಿತ್ತು. ಅವನ ಬಾಯಿಂದ ಮಾತುಗಳೇ ಹೊರಡಲಿಲ್ಲ. ಪಡದಯ್ಯನವರ ಪ್ರಶ್ನೆ ಅವನ ತಲೆಯಲ್ಲಿ ಹೋಗಲೇ ಇಲ್ಲ. ಸ್ವಲ್ಪ ಹೊತ್ತು ತಡೆದು “ಗಾತ ಆಗೇತರಿ ಬುದ್ಧಿ, ಗಾತ ಪ್ರತಳಾಬಾಯಿ!....” ಅರ್ಥಕ್ಕೆ ತಡೆದ.

“ಏನಾಗೇತಿ ಹೇಳಲೇ? ಹೀಂಗ್ಯಾಕ ನಾಲಗಿ ಸವರ್ಣಾಡತಿ?”
ಪಡದಯ್ಯನವರು ಸಿಟ್ಟಿಗೆದ್ದಂತೆ ನಟಿಸಿದರು.

“ಆಗೋದಲ್ಲಾ ಆಗಿ ಹೋಗೇತಿ ಬುದ್ಧಿ, ಪ್ರತಳಾಬಾಯಿ ರಾಮ ಅಂದಾಳು” ಕೆಂಚ ಗಟ್ಟಿ ಮನಸ್ಸು ಮಾಡಿ ಹೇಳಿದ. ಅರವತ್ತು ವರ್ಷದ ಆ ವಿಕೃತ ವೇದಾಂತಿಗೂ ಕಣ್ಣೀರು ಉಕ್ಕಿ ಬಂದಿದ್ದವು.

“ಎಚ್ಚರ ಇತ್ಯೋ ಏನ್ ನಿಶೇದಾಗ ವಾತಾಡತಿಂದೋ?”
ಪಡದಯ್ಯನವರು ಮತ್ತೆ ಜಬರಿಸಿದರು.

“ಉಲ್ಲ ಹಾಕ್ಕೊಂಡ ಕೋಲ್ಬಾಗ ಜೋತಾಡೊದನ್ನು ನೋಡಿ ಬಂದಿನಿ ಬುದ್ಧಿ. ಅದನ್ನು ನೋಡಿದರ ನಿಶೇ ಇಳಿದು ಹೋಹಾರಿ ಹೋಗುವಂತಾ ಭಯಂಕಾರ ಆಗೇತರೀ” ಕೆಂಚ ಹೋಹಾರಿ ಹೇಳುತ್ತಿದ್ದ.

“ಬಾಪೂಸಾಹೇಬರು ಇದ ಈಗ ವಾಡೇದಿಂದ ಬಂದಾರು. ಅವರಿಗೆ ಏನೂ ಗೊತ್ತಿಲ್ಲ. ನಿನಗ ಯಾರು ಹೇಳಿದರಲೇ?” ಗಾಬರಿಗೊಂಡಂತೆ ಪಡದಯ್ಯನವರು ಕೇಳಿದರು.

“ಯಾರು ಯಾಕ ಹೇಳಾಕ ಬೇಕರೀ ಬುದ್ಧಿ? ನಾ ಹೋದಾಗ ಯಮುನಾ ಕೋಲಿ ಬಾಕಲದಾಗ ನಿಂತಿದ್ದಳರೇ, ಬಾಪೂಸಾಬರು ಅಲ್ಲೇನೂ ಕಾಣಲಿಲ್ಲ. ಒಳಗ ಇದ್ದೂರಾದೀತು. ಬರಲಿ ಅಲ್ಲೇ ನಿಂತಾಗ, ಒಮಾಕಲೇ ಏನಾತೋ ಏನೋ ಯಮುನಾ, ಬಿಕ್ಕಿಬಿಕ್ಕಿಸಿ ಅತಗೊಂತ ಒಳಗ ಹೋದಳರಿ. ಯಾಕ ಯಮುನಾ, ಅಳತೀದಿ ಅಂತ ಕೇಳಾಣ, “ನೋಡೋ ಯಣ್ಣಾ ಕೋಲಿ ಬಾಕಲ ಒಳಜಿಲಕ ಹಾಕೇತಿ. ಪ್ರತಳಾಬಾಯಿ ಅಕ್ಕಾ ಅವರು ಎದ್ದೇ ಇಲ್ಲ” ಅಂದಳರಿ. ಹೋಗಿ ಬಾಕಲ ಸಂದಿನ್ಯಾಗಿಂದ ಹಣಿಕಿ ಹಾಕಿ ನೋಡಿದ್ದಿ. ನಮ್ಮವ್ವಾಗು ಉಲ್ಲಹಕ್ಕೊಂಡು

ಜೋತಾಡತ್ತಿದ್ದಳರಿ” ಎಂದು ಹೇಳಿದವನೇ ದುಃಖ ತಡೆಯಲಾರದೆ ಕೆಂಚನೊ ಬಿಕ್ಕಿಬಿಕ್ಕಿ ಅಳಹತ್ತಿದೆ.

ಕೆಂಚ ಇನ್ನೂ ಮಾತಾಡುತ್ತಿರುವಾಗಲೇ, ಬಾಪೂಸಾಹೇಬು ಹಾಗೂ ಪಡದಯ್ಯನವರು ಆಗಲೇ ಬಾಗಿಲ ದಾಟಿ ವಾಡೇದತ್ತೆ ಓಡಿದ್ದರು. ಕೆಂಚನ ದುಃಖಿದ ಆವೇಗ, ಇನ್ನೂ ಇಳಿದಿರಲಿಲ್ಲ. ಹೋತರದ ಚುಂಗಿನಿಂದ ಕಣ್ಣೊರಸಿಕೊಳ್ಳುತ್ತ ಏನೇನೊ ವಿಚಾರದಲ್ಲಿ ಮಗ್ನಾಗಿದ್ದ. ಅವನಿಗೆನ್ನೂ ಹೇಳಿಕೊಳ್ಳುವದಿತ್ತು. ಮದುವೆಯಾಗಿ ಬಂದಾಗಿನಿಂದ ಪ್ರತಳಾಬಾಯಿಯನ್ನು ನೋಡಿದ್ದ ಅವನು. ತಾನು ಕಂಡದ್ದನ್ನೆಲ್ಲ ಇನ್ನೊಬ್ಬರ ಮುಂದೆ ಹೇಳಬೇಕಾಗಿತ್ತು. ಆದರೆ ಕೇಳಿಕೊಳ್ಳುವವರೇ ಅಲ್ಲಿರಲಿಲ್ಲ.

ಅಳುಗಳ ಸಹಾಯದಿಂದ ಕೋಣೆಯ ಬಾಗಿಲು ಮುರಿದು ಒಳಗೆ ಹೋಗಬೇಕಾಯಿತು. ಉರುಲಿನ ಹಗ್ಗವನ್ನು ಬಿಡಿಸಿ, ಹೊವನ್ನು ಇಳಿಸಿ ತಂದು ಹಾಸಿಗೆಯ ಮೇಲೆ ಮಲಗಿಸಿ ಹೊಚ್ಚಿದರು. ಬಾಪೂಸಾಹೇಬು ಮಗ್ನಿಲಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳಹತ್ತಿದೆ. ಆದರೆ ಅವನ ದನಿಯಲ್ಲಿ ಎಲ್ಲಿಲ್ಲದ ಕೈತ್ತಿಮತೆಯಿತ್ತು. ನೆನಪು ಮಾಡಿಕೊಂಡು ಅಳಬೇಕಾಗುತ್ತಿತ್ತು, ಅವನಿಗೆ.

ಪಡದಯ್ಯನವರು ಚಾವಡಿಗೆ ಬಂದರು. ಫೌಜದಾರರ ಮುಂದೆ ಕುಳಿತು, ದುಃಖಿದ ಆವಿಭಾವವನ್ನು ತಂದುಕೊಂಡು, “ರಾವಸಾಹೇಬ, ನಮ್ಮಾರ ಬಡವರ ತಾಯಿ, ಇಂದ ಕೈಲಾಸ ಕಂಡಳರಿ!” ಎಂದು ಹೇಳಿದರು.

ಕೆಟ್ಟಿ ಕಾಳು ತಿಂದು ಇನ್ನೊಂದು ಅಸಾಮಿ ಸ್ತುತಿಂದು ತರ್ಕಿಸಿದ ಫೌಜದಾರ ಸಾಹೇಬರು ಹುಬ್ಬಿ ಗಂಟುಹಾಕಿದರು. ಅವರು ಪಾದಳಿಗೆ ಈ ಸತ್ತ ಸುದ್ದಿಗಳನ್ನು ಕೇಳಲಿಕ್ಕೆ ಬಂದಿರಲಿಲ್ಲ. ಯಾಕೆ ಈ ಜನ ಬಂದು ಸತ್ತ ಸುದ್ದಿಗಳನ್ನೆಲ್ಲ ತಮ್ಮ ವುಂದೆ ಹೇಳುತ್ತಾರೋ! “ವನು ಎದ್ದಾಗಿನಿಂದ ಇದೇ ಸುದ್ದಿ ಕೇಳೋದಾಗೇದಲ್ಲಿರೇ” ಎಂದು ಅಸಹನೆಯಿಂದಲೇ ಕೇಳಿದರು.

“ಎಲ್ಲಾರಂತ ಮರಣ ಅಲ್ಲ ರಾವಸಾಹೇಬ ಇದು. ಹೊಟ್ಟಿಗೆ ಅನ್ನ ಇಲ್ಲದ ಬಡಮಂದಿ ಕೆಟ್ಟಿ ಕಾಳ ತಿನ್ನೊಂದನ್ನು ನೋಡಲಾರದೇ ತಾನು ಕೆಟ್ಟಿಕಾಳ ತಿಂದು ಪ್ರತಳಾಬಾಯಿ ಸತ್ತಳರೀ. ಬಾಪೂಸಾಹೇಬರು ಪರದೇಶಿಯಾದರು. ಉರಿಗೂರ ಪರದೇಶಿಯಾಯಿತು” ಎಂದು ಪಡದಯ್ಯನವರು ದುಃಖಿದ ಆವಿಭಾವದಿಂದಲೇ ದುರ್ಮರಣದ ಮೇಲೆ ಭಾವನೆಯ ತೆರೆ ಎಳಿದರು.

ಆದರೆ ಯಾವಾಗಲೂ ಲೋಕದಲ್ಲಿ ಕೆಟ್ಟಿದ್ದರ ಜೊತೆಗೇ ಸಹವಾಸವನ್ನಿಟ್ಟುಕೊಂಡಿದ್ದ ಫೌಜದಾರಸಾಹೇಬರಿಗೆ ಈ ವಾತಾ

ನಂಬಿಕೆಯಾಗಲಿಲ್ಲ. ವಾಡೆಯ ಯಜಮಾನತಿ ಕೆಟ್ಟಿ ಕಾಳುತಿಂದು ಸಾಯುವುದೇ ಸಾಧ್ಯವಿಲ್ಲ ಎಂದು ಅವರಿಗೆ ಮನವರಿಕೆಯಾಗಿತ್ತು. “ಪಡದಯ್ಯನೋರ, ಈ ಕತ್ತಿಗೆ ಜರಾ ಬರುವಂತಾ ಮಾತು ನನ್ನ ಮುಂದ ಹೇಳಬ್ಯಾಡಿ ಪ್ರತಿಳಾಬಾಯಿ ಮರಣದ ಕಾರಣ ಮಡುಕಿ ತಗೀಲಿಕ್ಕೇ ಬೇಕು. ಬಾಪೂಸಾಬ ಏನಂತಾನೂ?”

“ಏನಬೇಕರಿ? ಪಾಪ ತಂದ ದುಕ್ಕ ಹಾಸಿ ಹೊತೆಗೊಂಡು ನಿಡಿಚಾಪಿ ಬಿದ್ದಾನರಿ. ಸರಕಾರ ಅದೀರಿ, ಏನ ಮಾಡತೀರ್ಮೋ ಮಾಡರಿ” ಎಂದು ಪಡದಯ್ಯನವರು ಸುಮೃಗಾದರು.

ಗೌಡರನ್ನು ಆಗಿಂದಾಗ ಮತ್ತೆ ಚಾವಡಿಗೆ ಕರೆಸಲಾಯಿತು. ಮನೆಗೆ ಹೋಗಿ ದನ ಕರುಗಳ ವ್ಯವಸ್ಥೆಯನ್ನು ನೋಡಿಕೊಂಡು ಇನ್ನುಮೇಲೆ ಸ್ವಾನ. ಶಿವಪೂಜೆ ಮುಗಿಸಬೇಕೆಂದಿದ್ದರು. ಮತ್ತೆ ಕರೆ ಬಂಂದೊಡನೆ ಅಸಹನೆಯಿಂದಲೇ ಬಂದರು. ಅದಷ್ಟು ಬೇಗ ಕೆಲಸ ಮುಗಿಸಿಕೊಂಡು ಹೋದರಾಯಿತೆಂದರು. ಆದರೆ ಬಂದಕೂಡಲೇ ಪ್ರತಿಳಾಬಾಯಿಯ ಮರಣದ ಸುದ್ದಿಯನ್ನು ಕೇಳಿ ಅವರಿಗೂ ಸಿಡಿಲು ಬಡಿದಂತಾಯಿತು. ಘೋಜದಾರರೊಡನೆ ಅವರೂ ವಾಡೆಗೆ ಹೋಗಬೇಕಾಯಿತು.

ಅವರಿಭ್ರಂಶ ವಾಡೆಗೆ ಬಂದಾಗ ಅಲ್ಲಿ ದೊಡ್ಡ ಜನಸಮುದಾಯವೇ ಸೇರಿತ್ತು. ಸುದ್ದಿ ಕೇಳಿದವರೆಲ್ಲ ಗುಂಪುಗುಂಪಾಗಿ ಬಂದು ಕೂಡಿದ್ದರು. ಹಗೆಲು ಹನ್ನೆರಡಾಗಲಿಕ್ಕೆ ಬಂದಿದ್ದರೂ ಒಬ್ಬರಿಗೂ ಮನೆ ಸೇರುವ ಆತುರವಿರಲಿಲ್ಲ. ಪ್ರತಿಯೊಬ್ಬರೂ ಮರಣದ ಕಾರಣ ಕೇಳುವವರೇ! ತಮಗೆ ತಿಳಿದ ರೀತಿಯಲ್ಲಿ ಕೆಲವರು ಕಾರಣ ಹೇಳುತ್ತಿದ್ದರು. ವಾಡೆಯ ಭವಿತವ್ಯ ಮುಂದೇನು ಎಂದು ಕೆಲವರ ಚಿಂತೆ. ಒಳಗೆ ಅಳುವದು ಚೀರುವದು ಅವ್ಯಾಹತವಾಗಿ ನಡೆದಿತ್ತು.

ಗೌಡರು ಹಾಗೂ ಘೋಜದಾರರು ಗದ್ದಲದಲ್ಲಿ ದಾರಿ ತರೆದು ಮುಂದೆ ಹೋದಾಗ ಅಳುಮೋಗದಿಂದ ಬಾಪೂಸಾಹೇಬ ಅವರನ್ನು ಸ್ವಾಗತಿಸಿದ. ಘೋಜದಾರರು ಅವನೊಡನೆ ಕೆಲ ಜೈಪಟಾರಿಕ ಮಾತುಗಳನ್ನಾಡಿ ಒಳಗೆ ನಡೆದರು. ಪ್ರತಿಳಾಬಾಯ ಮಲಗಿದ್ದಲ್ಲಿ? ರಾತ್ರಿ ಅವಳ ಜೊತೆಗೆ ಯಾರಿದ್ದರು? ಈಗಿನ ಸ್ಥಳಕ್ಕೆ ಹೇಳ ಯಾವಾಗ ತಂದದ್ದು? ಈ ರೀತಿ ಒಬ್ಬಾಬ್ಬರಿಗೆ ಬಂದೊಂದು ಪ್ರಶ್ನೆ ಹಾಕಿ, ಅವರು ಹೇಳಿದ್ದರಲ್ಲಿ ತಾಳಮೇಳವಿಲ್ಲವೆಂದು ಕಂಡರು, ಪ್ರತಿಳಾಬಾಯಿಯ ಮರಣ ವಿಷಪ್ರಯೋಗ ಇಲ್ಲವೆ ಆತ್ಮಹತ್ಯೆಯೆಂದು ಗೌಡರ ನಿಶ್ಚಯದ ಅಭಿಪ್ರಾಯವಾಗಿತ್ತು. ಹೇಳಿದ ಸುತ್ತಲೂ ವಾಡೆಯಲ್ಲಿಯ ಪರಿವಾರವೆಲ್ಲ ಭೋರಿಷ್ಟು ಅಳುತ್ತಿರುವಾಗ ಹೇಳಿದ ಸೂಕ್ಷ್ಮ ನಿರೀಕ್ಷಣೆ ಅಸಾಧ್ಯವೇ ಇತ್ತು.

ಪಂಚನಾವೆಂಯಾಗಬೇಕೆಂದು ಗೌಡರು ತಿಳಿಸಿದಾಗ. ಬಲವಾದ ಕಾರಣಗಳಿವೆಯೆಂದು ಕಂಡುಬಂದರೆ ಹಾಗೆ ಮಾಡಬಹುದೆಂದು ಹೇಳಿ ಘೋಜದಾರರು ಚಾಪ್ಪಡಿಗೆ ನಡೆದರು.

ವಾಡೆಯಲ್ಲಿ ಜರುಗುವ ಪ್ರತಿಯೊಂದು ಘಟನೆಯ ಹಿಂದೆಯೂ ಒಂದು ಕಾರಣಾನದ ನೆರಳನ್ನು ಗುರುತಿಸುತ್ತಿದ್ದ ಗೌಡರು, ಪಂಚನಾಮೆ ನಡೆಸಿಯೇಬಿಟ್ಟರು. ಶವದ ಕೊರಳಿಗೆ ಹಗ್ಗೆ ನಟ್ಟಿ ಗುರುತು. ನಾಲೀಗೆ ಹೊರಗೆ ಚಾಚಿದ್ದು ಉರುಲು ಹಾಕಿಕೊಂಡು ಜೀವ ಹೋದಾಗಿನ ಲಕ್ಷಣಗಳ್ಲಿಲ್ಲ ಇರುವವೆಂದು ಗೌಡರು ಪಂಚನಾಮೆ ಬರೆಸಿದರು. ಇನ್ನೂ ಶವಪರೀಕ್ಷೆಗಾಗಿ ಹೊವನ್ನು ದವಾಖಾನೆಗೆ ಕೆಳಿಸಬೇಕೆಂದು ಗೌಡರ ವಿಚಾರವಿತ್ತು. ಆದರೆ ಘೋಜದಾರರು ಅದಕ್ಕೊಪ್ಪಲಿಲ್ಲ. ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಬಾಪೂಸಾಹೇಬಿಗೊಪ್ಪಿಸಬೇಕೆಂದು ನಿರ್ಣಯ ಕೊಟ್ಟರು.

ಆ ದಿನವೆಲ್ಲ ಇಡೀ ಪಾದಳ್ಯಾಯಲ್ಲಿ ಯಾರಿಗೂ ಉಂಡ ಉಂಟ ರುಚಿಸಲಿಲ್ಲ. ಅವರಿಗಿರುವ ಜಿಂತೆ ಒಂದೇ ಒಂದು- ವಾಡೆಯ ಮುಂದಿನ ಭವಿತವ್ಯವೇನು? ಇಲ್ಲಿಯವರೆಗೆ ಉರಿಗೆ ಒಂದೇ ಒಂದು ಆಶ್ರಯಸ್ಥಾನದವಾದ ವಾಡೆ ಜಂದು ಬರಿದಾಗಿತ್ತು. ಲಕ್ಷ್ಮೀಬಾಯಿ ಹಿಂದಿರುಗಿ ಬರುವವರೆಗೆ ಅದು ಬರಿದಾಗಿಯೇ ಉಳಿಯುವದು. ಎಷ್ಟಾದರೂ ಬಾಪೂಸಾಹೇಬ ಪರಕೀಯ. ಪಾದಳ್ಯಾಯ ಆಸ್ತಿಯ ಮೋಹ ಅವನಿಗಿತ್ತೇ ಹೊರತು ಉರ ಅಭಿಮಾನವಿರಲಿಲ್ಲ. ಜಾಗೀರದಾರರ ವಾಡೆಯ ಪ್ರಣ್ಯ ಇಂದು ತೀರಿದಂತಾಗಿತ್ತು. ಮರಣದ ಶಾಸ್ತ್ರತೆ ಅಲ್ಲಿ ಆವರಿಸಿತ್ತು. ಪ್ರತಳಾಭಾಯಿಯ ಮರಣದ ದೃಷ್ಟಿಂತ ಈ ಶಾಸ್ತ್ರತೆಯೇ ಅವರ ಜೀವಳನ್ನು ಹಿಂಡುತ್ತಿತ್ತು.

ನಿರ್ಜನವಾದ ಅರಣ್ಯದಲ್ಲಿ ನಡೆಯುವ ಒಂಟಿಗನಾದ ಪ್ರಯಾಣಿಕನಂತೆ ಹೊತ್ತು ಮೆಲ್ಲಗೆ ಸರಿಯುತ್ತಿತ್ತು. ವಾಡೆಯ ಸುತ್ತಮುತ್ತಲೂ ಜನರು ಶೂನ್ಯಮನಸ್ಕಾರಾಗಿ ತಿರುಗಾಡುತ್ತಿದ್ದರು. ಶವದ ಅಂತ್ಯಸಂಸ್ಕಾರ ಇನ್ನೂ ಆಗಿರಲಿಲ್ಲ. ಬಾಪೂಸಾಹೇಬ ಕುದುರೆ ಸವಾರನೊಬ್ಬನನ್ನು ಅಜರಾಣಿಗೆ ಕಳಿಸಿ, ಯಶವಂತರಾಯರಿಗೆ ತೀವ್ರವಾಗಿ ಬರಲು ಹೇಳಿಕಳಿಸಿದ್ದ. ಅವರು ಒಂದು ನಂತರ ಶವದ ಅಂತ್ಯದರ್ಶನಕ್ಕೆ ಅವಕಾಶವಿರಲಿ ಎಂದುಕೊಂಡು. ಶವಸಂಸ್ಕಾರವನ್ನು ತಡೆ ಹಿಡಿಯಲಾಗಿತ್ತು. ವಾಡೆಯಲ್ಲಿ ಅಂದು ಒಲೆಹೊತ್ತಲಿಲ್ಲ. ಬಾಳಾಚಾರ್ಯರು ಇದನ್ನರಿತುಕೊಂಡೇ ಬಾಪೂಸಾಚೇಬನನ್ನು ತಮ್ಮ ಮನಗೆ ಉಟ್ಟಿಕ್ಕೆ ಕರೆದೊಯ್ದಿದ್ದರು. ಆಳು-ಹೋಳುಗಳಿಗೂ ಅಂದು ಕೆಲಸದಲ್ಲಿ ಮನಸ್ಸಿರಲಿಲ್ಲ.

ಧಾರೆಯ ದನಕರುಗಳನ್ನೇಲ್ಲ ಯಾರೋ ಮೇಯಲು ಹೊರಗೆ ಬಿಟ್ಟುಬಿಟ್ಟಿದ್ದರು. ಆಳುಗಳೇಲ್ಲ ಸುಮ್ಮನೆ ವಾಡೆಯ ಸದರಿನಲ್ಲಿ ಏನೇನೋ ಮಾತುಕತೆಗಳಲ್ಲಿ ಹೊಡಗಿದ್ದರು. ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಯಾರ ಲಕ್ಷ್ಯವೂ ಆ ಕಡೆಗಿರಲಿಲ್ಲ.

ಹೊತ್ತು ಮುಳುಗಿತು; ಪಾದಳಿಯಲ್ಲಿ ಸಂಚೆ ಇಪ್ಪು ಉತ್ಸಾಹಿನವಾಗಿ ಎಂದೂ ತೋರಿರಲಿಲ್ಲ. ವಾಡೆಯ ದನಕರುಗಳು ಹಿಂದಿರುಗಿ ಬಂದವು. ಕಟ್ಟಿಗೆ ಬಿಧ್ಯ ಯಾರೋ ಪುಣ್ಯಕ್ಷಯ ಧಾರೆಗೆ ಒಯ್ಯು ಕಟ್ಟಿದ್ದರು. ವಾತಾವರಣದ ತುಂಬೆಲ್ಲ ಯಾಕೋ ದುಃಖ ನಿರಾಸೆಗಳೊಡನೆ ನಾಚಿಕೆಯೂ ಬೆರೆತಂತಿತು. ಎಲ್ಲರ ಮನಸ್ಸಿನಲ್ಲಿಯೂ, ಯಾವಾಗ ಹೊತ್ತು ಮುಳುಗಿ ಕತ್ತಲಾಗುವದೋ ಎಂಬ ನಿರೀಕ್ಷೆಯಿತ್ತು. ಹಗಲ ಬೆಳಕು ಯಾರಿಗೂ ಬೇದವಾಗಿತ್ತು ಒಳಗೆ ಬಾಪೂಸಾಹೇಬ ಅಪರಾಧಿಯಂತೆ ತಲೆತೆಗಿಸಿಕೊಂಡೇ ಕುಳಿತಿದ್ದ. ಅವನ ಸುತ್ತುಲೂ ಪರಿವಾರದವರೂ ಏನೇನೋ ಹರಟಿಯಲ್ಲಿ ಮಗ್ನಾಗಿದ್ದರು.

ಚಾವಡಿಯಲ್ಲಿ ನೆರೆದಿದ್ದ ಗದ್ದಲಕ್ಷ್ಯ ಅಂದು ವಿಶೇಷ ಕಳೆಯಿರಲಿಲ್ಲ; ವಾಡಿಕೆಯಂತೆ ಇರಬೇಕಾದ ಉತ್ಸವದ ವಾತಾವರಣವಿರಲಿಲ್ಲ. ಅಲ್ಲಿ ಕೆಲಸಮಾಡುವ ಓಲೆಕಾರರೆಲ್ಲ ಅನ್ಯಮನಸ್ಕರಾಗಿದ್ದರು. ಆ ರಾತ್ರಿ ಘೋಜದಾರರು ಪಡದಯ್ಯನವರ ಮರಕ್ಕೆ ಹೋಗಿ ಅಲ್ಲಿ ಬಹಳ ಹೊತ್ತು ಮಾತಕತೆ ನಡೆಸಿ ಸರಿರಾತ್ರಿಗೆ ಚಾವಡಿಗೆ ಬಂದರು. ರಾತ್ರಿ ನಡುಗು ಮಟ್ಟವಂಥ ಚಳಿ ಬಿಡ್ಡಿತ್ತು. ಅಂಥ ಚಳಿಯಲ್ಲಿ ಚಾವಡಿಯಲ್ಲಿ ಮಲಗುವದು ಘೋಜದಾರರಿಗೆ ಹಿತಕರವನೆಸಲಿಲ್ಲ. ಆದ್ದರಿಂದ ಓಲೆಕಾರ ಮಲ್ಲನಿಗೆ ಬೆಳ್ಳಿಗಿರುವ ಹಾಸಿಗೆಯನ್ನು ಸಿದ್ಧಗೊಳಿಸಲು ಹೇಳಿ, ತಾವು ಚಾವಡಿಯಲ್ಲಿ ವಿಚಾರಮಗ್ನಾಗಿ ಕುಳಿತಿದ್ದರು.

ಮಲ್ಲನಿಗೆ ವಿಚಾರ ಬಿತ್ತು. ನಿನ್ನಯಿಂದ ಧರ್ಮಶಾಲೆಯ ಕೋಣೆಯಲ್ಲಿ ದಾದಾನನ್ನು ಸೆರೆಯಲ್ಲಿಡಲಾಗಿತ್ತು. ಬೆಳ್ಳಿಗಿನ ಸ್ಥಳದಲ್ಲಿ ಹಾಸಿಗೆ ಹಾಸುವದು ಎಂದಾಗ ಆ ಕೋಣೆಯಲ್ಲಿ ಹಾಸುವದು ವಾಡಿಕೆ. ಆದರೆ ಘೋಜದಾರರು ಹೇಳಿದೆ ಪೋಲೀಸರು ಕೋಣೆಯ ಬಾಗಿಲು ತೆರೆಯಲು ಸಿದ್ಧರಿರಲಿಲ್ಲ. ಬಹಳ ಹೊತ್ತು ಯೋಚಿಸಿ, ಮಲ್ಲ ಕೊನೆಗೆ ಘೋಜದಾರರ ಹತ್ತಿರ ಬಂದು ಮೆಲ್ಲಿಗಿನ ದನಿಯಲ್ಲಿ “ರಾವಸಾಬ, ಧರ್ಮಸಾಲೀ ಕರುರಾ ಖಾಲೀ ಮಾಡಸಬೇಕಾಗೇತಲ್ಲರೇ. ಮತ್ತೆ ದಾದಾನ್ನ ಎಲ್ಲಿ ಇಡಬೇಕು?” ಎಂದು ಧೈರ್ಯದ ಮಾಡಿ ಕೇಳಿದ.

ಘೋಜದಾರರೂ ಕ್ಷಣ ಹೊತ್ತು ಯೋಚಿಸಿದರು. “ಅವನನ್ನು ಗೌಡರ ಅವಾಲೀ ಮಾಡಿ, ಅವರ ಮನಿಗೇ ಕಳಸಂತ ಹವಾಲ್ವಾರಗ ಹೇಳ” ಎಂದು

ಆಚಾರ್ಯನಿಗಿಂತ.

ಅಂತೂ ದಾದಾನಿಗೆ ತಾಟ್‌ಪೂರ್ವಿಕವಾಗಿ ಬಿಡುಗಡೆಯಾಯಿತು. ಹವಾಲ್ಯಾರ್ ಅವನನ್ನು ಗೌಡರ ಮನೆಗೆ ಮುಟ್ಟಿ “ಇವನ್ನು ನಿಮ್ಮ ಮನಿಗೆ ಈ ರಾತ್ರಿ ಕಳಸಂತಹೇಳಾರ್ತಿ, ಮತ್ತು ನಜರ ಕೈದಿ, ನಿಮ್ಮ ತಾಚೇ ಮಾಡೇನ್ನಿ ಮುಂಜಾನೆದ್ದು ಇವನ್ನು ಚಾವಡಿಗೆ ಮುಟ್ಟಿಸೂ ಜವಾಭ್ಯಾರ್ತಿ ನಿಮ್ಮದರಿ” ಎಂದು ಹೇಳಿ ಹೊರಟ.

ಕೆಲ ಪ್ರೋಲೀಸರು ಘೋಜದಾರರು ಇವರನ್ನು ಬಿಟ್ಟರೆ ಚಾವಡಿಯಲ್ಲಿ ಯಾರೂ ಇರಲಿಲ್ಲ. ಆಡ್ಲೀ ಕೇಶವರಾಯ ಬಾಳಾಚಾರ್ಯರ ಮನೆಯಲ್ಲಿಯೇ ಉಂಟ, ಮಲಗುವದು ಮಾಡುತ್ತಿದ್ದು. ಏನೋ ಧೇನಿಸುತ್ತ ಕುಳಿತ ಘೋಜದಾರರ ಕಿವಿಯಲ್ಲಿ ಗಾಂಜಿಬಡಕ ಕೆಂಚ ಬಂದು ಏನನ್ನೋ ಉಸುರಿದ. ಘೋಜದಾರರ ಮುಖ ಅರಳಿತು. ಗಡ್ಡದ ಮುಖ ರೋಮಾಂಚನಗೊಂಡಿತು. ಉಕ್ಕಿ ಬಂದ ಹಷಟದಲ್ಲಿ ತಾರತಮ್ಯಜ್ಞಾನವನ್ನು ಮರೆತು ಕೆಂಚನ ಬೆನ್ನು ತಟ್ಟಿದರು. ಪ್ರಣ್ಯಕ್ಕೆ ಕೆಂಚನೇ ಹಿಂದೆ ಸರಿದ. ಘೋಜದಾರರು ಅವಸರದಿಂದ ಎದ್ದು ಧರ್ಮಶಾಲೆಯ ಹೋಣೆಯನ್ನು ಪ್ರವೇಶಿಸಿದರು.

ಘೋಜದಾರರು ಆ ಹೋಣೆಯಲ್ಲಿ ಪರಿತಪಿಸುತ್ತಿ ಬಿದ್ದುಕೊಂಡರು. ಹದಿನ್ಯೇದು ನಿಮಿಷಗಳು ಹದಿನ್ಯೇದು ವರ್ಷಗಳಂತೆ ಕಂಡವು. ಘೋಜದಾರರು ತೀರ ಅಪ್ಪಸ್ಥಿತರಾದರು. ಪಾದಳಿಯ ಮೇಲೆ ಹೋಪ ಬಂತು ಅವರಿಗೆ. ಎಣಿಕೆಯಿಲ್ಲದಪ್ಪ ಸಲ ಬಾಗಿಲು ಹೊರಗೆ ಹಣಕತ್ತಿ ನೋಡಿ ತಿರುಗಿ ಬಂದರು. ನೀರು ಕುಡಿದರು. ಹೊರಳಾಡಿದರು. ಏಕಾತ್ಮನ ಅಸಹನೀಯವೆನಿಸಿ ತಲೆ ಹಿಡಿದುಕೊಂಡರು.

ಅವರ ತಪಸ್ಸು ಹಣ್ಣಾಗುವ ಕಾಲ ಬಂದಿತು. ಕೆಂಚ ಮೇಲ್ಗೆ ಹೋಣೆಯ ಬಾಗಿಲು ತಟ್ಟಿದರು. ಅದೇ ನಿರೀಕ್ಷಿತಯಲ್ಲಿದ್ದ ಘೋಜದಾರರು ಎದ್ದು ಹೊರಗೆ ಬಂದು “ಇಸಮು ಬಂತಿ?” ಎಂದು ಕೇಳಿದರು.

“ರಾವಸಾಹೇಬ, ಹೊರಗ ಪ್ರೋಲೀಸ ಕಾಯಾಕ ಹತ್ತಾಯಿನಿ ಅವನ ಕಳಿಸರಿ” ಕೆಂಚ ಎಚ್ಚರಿಕೆ ಕೊಟ್ಟಿ.

“ಅರೇ ಇಸ್ತಾಯಿಲ್ ಚಾವಡಿಮೆ ಕಾಗದ ಲಖೋಟಾ ಹೈ ಇಸಕೆ ಮಾರ್ಫತ ಭೇಜ” ಎಂದು ಇಸ್ತಾಯಿಲನಿಗೆ ಆಜ್ಞೆ ಮಾಡಿದರು. ಇಸ್ತಾಯಿಲನಿಗೆ ಈ ಆಜ್ಞೆ ಅಪರಿಚಿತವೇನೂ ಇಲ್ಲ. ಸಂಕೇತದ ಅರ್ಥ ಅವನಿಗಾಯಿತು. ಮುಗುಳ ನಗೆ ನಗುತ್ತ ಕೆಂಚನೊಡನೆ ಚಾವಡಿಗೆ ಹೊರಟ.

ಮುಲ್ಲಿ ಹೋಣೆಯನ್ನು ಹೊಕ್ಕಳು. ಆದರೆ ನಿನ್ನೆಯ ಬೆಡಗುಬಿನ್ನಾಣಿಗಳು ಅವಳಲ್ಲಿರಲಿಲ್ಲ. ಯಾಕೋ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. “ಸಾಹೇಬು ನನ್ನ ಇವೋತ್ತ

ಬಿಡಿರಿ. ನನ್ನ ಅಣ್ಣನ ಹೆಂಡತಿ ಮೈಯಾಗ ಕಸಾರಿಕಿ ಬಂದ್ಯೆತರಿ, ದುರಗವ್ವನ ಬಾಯನ ಬಂದಾಂಗ ಹಿಂದಕ ಮುಂದಕ ಆಗಾಕ ಹತ್ತೆತರಿ. ಬಾಳ್ಜ್ಯ ಮನೀಯವರೆಲ್ಲ ಹಿಂಗಾಗೇ ಸತ್ತಾರ್ಥಿ. ಇಕ್ಕೆದೂ ನೇಮ ಇಲ್ಲರೇ, ನನ್ನ ಉಗಳಿ ಬಿಣಿ” ಎಂದು ಬೇಡಿಕೊಂಡಳು. ಬೆಳಗಿನಿಂದ ಸತ್ತ ಸುಧಿಗಳನ್ನು ಕೇಳಿಕೇಳಿ ಘೋಜದಾರರಿಗೆ ಬೇಸರ ಬಂದಿತ್ತು. ಕೋಟೆಯ ಬಾಗಿಲು ಧಡಕ್ಕನೇ ಹಾಕಿದಾಗಲೇ ಅವರ ಸಿಟ್ಟು ವ್ಯಕ್ತವಾಯಿತು. ಮಲ್ಲಿ ಹೊರಬಿದ್ದಾಗ ಬೆಳಗಿನ ಆರುಗಂಟೆಯಾಗಿತ್ತು.

೧೪

ಧರ್ಮಶಾಲೆಯ ಕೋಟೆಯಲ್ಲಿ ಸೆರೆಬಿದ್ದ ದಾದಾ, ಆ ರಾತ್ರಿ ತಾತ್ವಾತ್ಮಿಕವಾಗಿ ಬಿಡುಗಡೆ ಹೊಂದಿದ ಸುಧಿಯನ್ನು ಯಾರೋ ತಂದು ಲಕ್ಷ್ಮಣನಿಗೆ ಮುಟ್ಟಿಸಿದ್ದರು. ಸರಳತೆಯಲ್ಲಿಯೇ ಜೀವನವನ್ನು ಕಳೆದ ಅವನಿಗೆ, ಯಾರನ್ನೂ ಲೆಕ್ಕಿಸದೆ ಬೆಳೆದ ಮಗ ಒಂದು ಭಾರವಾಗಿದ್ದ. ಅಪರಾಧಿಯರಲ್ಲಿ, ಇಲ್ಲದಿರಲ್ಲಿ ದಾದಾ ಸೆರೆಮನೆ ಸೇರಿದ್ದು, ಲಕ್ಷ್ಮಣನ ಮುಗ್ಧ ಮನಸ್ಸಿಗೆ ಅಪಮಾನಕರವೆಂದೆನಿಸಿತ್ತು. ಎಲ್ಲಿ ತನ್ನ ಮಗ ಹಿಂಸೆಗೇಡಾದನೋ ಎಂದು ಸಂಕಟವೂ ಆಗಿತ್ತು. ಅಂತಲೇ ಮಗನ ಮುಖ ನೋಡುವ ಆತುರದಿಂದ ಅನವು ಓಡುತ್ತೋಡುತ್ತ ಗೌಡರ ಮನೆಗೆ ಬಂದಾಗ, ದಾದಾ ಅದೇ ಬಂದು ಅಲ್ಲಿ ನಿಂತಿದ್ದ. ಅವನ ಜೊತೆ ಬಂದಿದ್ದ ಇಸ್ತಾಯಿಲ ಗೌಡರಿಗೆ ವರದಿ ಮುಟ್ಟಿಸಲು ಒಳಗೆ ಹೋಗಿದ್ದ. ಅವನು ತಿರುಗಿ ಚಾವಡಿಯ ಕಡೆಗೆ ಹೋದ ಮೇಲೆ ಲಕ್ಷ್ಮಣ ದಾದಾನನ್ನು ಅಪ್ಪಿಕೊಂಡು ಅತ್ತುಬಿಟ್ಟು ಒಂದು ದಿನದ ಮಗನ ಅಗಲಿಕೆಯಿಂದ ಅವನು ಹಣಾಗಿದ್ದ. ಸೆರೆಮನೆಯ ವಾಸ ಮಗನಲ್ಲಿ ಏನಾದರೂ ಬದಲಾವಣೆಯನ್ನುಂಟುಮಾಡಿರಲೇಬೇಕಂದು, ಅವನ ಸವಾಂಗವನ್ನೆಲ್ಲ ವಾಶಲ್ಯದ ನೋಟದಿಂದ ಸವರಿದ. ಅಪ್ಪನ ಮುಗ್ಧತೆಯಿಂದ ದಾದಾನಲ್ಲಿ ಅಳು-ನಗು ಎರಡೂ ಉಕ್ಕಿಬಂದವು. ಮೆಲ್ಲಗೆ ಅವನ ಅಪ್ಪಗೆಯಿಂದ ಬಿಡಿಸಿಕೊಂಡು ಪಡಸಾಲೆಗೆ ಕರೆದುಕೊಂಡು ಬಂದ.

ಗೌಡರು ಆಗ ಪಡಸಾಲೆಯಲ್ಲಿರಲಿಲ್ಲ. ಒಳಗಿನ ಕೋಟೆಯಲ್ಲಿ ತಮ್ಮ ಕೆಲ ಆಪ್ತಸಲಹಗಾರರೊಡನೆ ಗಂಭೀರವಾಗಿ ವಿಚಾರವಿನಿಮಯ ನಡೆಸಿದ್ದರು. ಈ ಮೂರು ದಿನಗಳ್ಲಿ ಪಾದಭೂಯಲ್ಲಿ ನಡೆದ ಘಟನೆಗಳಿಂದ ಗೌಡರ ಮನಸ್ಸು ತ್ರಸ್ತವಾಗಿತ್ತು. ಪರಿಸ್ಥಿತಿಯನ್ನು ನೋಡಿದರೆ ಯಾವುದಾದರೊಂದು ನಿಂಬಾಯಕ್ಕೆ

ಬರಲೇಬೇಕಾಗಿತ್ತು.

“ಪಡದಯ್ಯಸ್ವಾಮೀರು ಹೀಗ ಆಡಾಡ್ತ ಸುಳ್ಳು ಹೇಳಬೇಕೆನ್ನೇಪಾ ದೈವಾ? ಪ್ರತಿಳಾಭಾಯಿ ಅಕ್ಕಾವರು ಕೆಟ್ಟಿ ಜ್ಞಾನಾ ತಿಂದು ಸತ್ಯರೂ ಅಂತ ಖಿಬರೀ ರಿಪೋರ್ಟು ಮಾಡೂದ? ಯಾರಿಗೆ ಗೊತ್ತಾಗಲಿಕ್ಕಿಲ್ಲ ಇಂಥಾ ಗತ್ತು? ಬಾಪೂಸಾಬನ್ನ ಉಳಿಸಿದವರು ತಾವು ಅಂತ ಜಂಬಾ ಕೊಚ್ಚಾಕೆಬೇಕಲ್ಲ! ಈಗ ನವೆಲ್ಲಾ ಸುಮಾಕ ಕುಂತರ ಮತ್ತೆ ಅವರದು ಪ್ರಜ್ಞ ಹಾರ್ಡಾಡೊದು ಉರಾಗ. ಅಂತಾವರ ಕೂಡ ಮತ್ತೆ ಗೆಣಿತನಾ ಮಾಡಿಕೊಳ್ಳಿ ಅಂತ ಘೋಜದಾರರು ನನಗೆ ಕೇಳಿದಾಗ, ನಮ್ಮ ಬಣಿದವರ್ದು ಕೇಳಿ ಹೇಳ್ತೇನಿ ಅಂತ ಪಾರಾದೆನೇಸ್ತೇಪಾ. ನೀವೇನು ಅನ್ನಾದ್ಯೈ ಹೇಳ್ತೇ” ಎಂದು ಗೌಡರು ಸಂಭಗೆ ಆವೇಶದಿಂದ ಸವಾಲು ಹಾಕಿದರು. ದನಿಯಲ್ಲಿ ಇನ್ನೂ ಈಷ್ಟ್ಯಾಯ ಕಾವು ಇತ್ತು; ಪಕ್ಕಕಟ್ಟಿ ಎದುರಾಳಿಯನ್ನು ಬಗ್ಗುಬಿಡಿಯಬೇಕೆಂಬ ಭಲವಿತ್ತು.

“ಉಂಟಿಗೆ ಕಲ್ಲಾಣ ಆಗಿ, ಪಡದಯ್ಯನ ಪ್ರಜ್ಞ ಹಾರುತ್ತಿದರ ನಾವೂ ಏನು ಬ್ಯಾಡನ್ನೂಧುದ್ದಲ್ಲ. ಆದರ ಪಡದಯ್ಯನ ಸ್ವಫ್ಱಾವನ ನೆಚ್ಚಿಗೇದಲ್ಲ. ಆ ಬಾಪೂಸಾಹೇಬ ಒಬ್ಬ ಮಜ್ಜು, ಅವನ್ನು ಪಡದಪ್ಪ ತನ್ನ ಅಂಗ್ಯೆಯಾಗಿಟ್ಟು ಹುಣಿಸುತ್ತಾನ. ಅವನ ಕೂದಲಕ್ಕ ಕೊಂಕ ಆಗಗೊಡೊಡುದ್ದಲ್ಲ ಅಂತ ಬಾಯಿಲೇ ಹೇಳತಾನ; ಕೈಲೇ ಅವನ ಮ್ಯಾಲೆ ಮೂಕಿ ಅರ್ಚಿ ಮಾಡಿಸಿ ಘೋಜದಾರರನ್ನ ಕರಸುತ್ತಾನ. ಪ್ರತಿಳಾಭಾಯಿ ಪ್ರಕರಣದೊಳಗಿಂದ ಪಾರಾಗಬೇಕಾದರ ಎರಡು ಸಾವಿರ ರೂಪಾಯಿ ಘೋಜದಾರಗ ಕೊಡೂ ಅಂತ ಉಪದೇಶಾನೂ ಮಾಡತಾನ; ನಾನಾನ ಮರಣದ ಪ್ರಕರಣದೊಳಗ ನಾವೆಲ್ಲಾ ಲಂಜಾ ತಿಂದು ಗಪ್ಪ ಮಾಡಿದೀವಿ ಅಂತ ಹೇಳತಾನ. ಈಗ ಪ್ರತಿಳಾಭಾಯಿ ಸತ್ಯಾಗಾರ; ಗೌಡರು ಖೋಟ್ಟಿ ಪಂಚನಾಮಾ ಬರೆಸಬೇಕು ಅಂತೂ ಹೇಳತಾನ. ಒಟ್ಟೇನು ಮಾತಿಗೆ ಕೃತಿಗೆ ಧಾಕೆಲ್ಲದ ಮನುಷ್ಯ. ಇಂಥಾವನ ಕಿಳ್ಳಿಕ್ಕಾತರಾತಾ ಉರು ಎವ್ವಂತ ತಡಕೋಬೇಕೊ, ಮತ್ತು ಯಾಕ ತಡಕೋಬೇಕು? ಇವನ ಸಂಗತಿ, ಹಾವಿನ ಸಂಗತಿ ಎರಡೂ ಸಮಾ” ಎಂದು ಬಾಳಾಚಾಯರು ಗಂಭೀರವಾಗಿ ತಮ್ಮ ಅಭಿಪ್ರಾಯವನ್ನೂ ತಿಳಿಸಿದರು.

“ಆಚಾರೆಪ್ಪನೋರು ಅನ್ನೂದು ಅಗದಿ ಬರಾಬರಿ ಏತಿ. ಆದರೂ ಅಮಲದಾರರ ಕುಂತಗೊಂಡು ಖೋಟ್ಟಿ ಪಂಚನಾಮಾ ಬರೆಸಬೇಕೂ ಅಂದರ ಒಳ್ಳೆ ಅನ್ನಾಕ ಬಂದಿತೇನ ಗೌಡರಿ? ದಾದಾನ್ನ ಉಳಿಸಬೇಕಾರ ಘೋಜದಾರರ ಮರ್ಚಿ ಹಿಡಿಬೇಕಾಗತ್ತೈ. ಒಟ್ಟು ನಾನಾನೂ ಸತ್ಯ, ಪ್ರತಿಳಾಭಾಯೇರೂ ಸತ್ಯರು. ಒಬ್ಬವ ಹೋಟ್ಟಿಕಡತದಿಂದ ಸತ್ಯ; ಇನ್ನೊಳಿಬ್ಬರು ಹೋಟ್ಟಿ ಕೆಟ್ಟಿ ಸತ್ಯರು ಅಂತಂದು,

ಒಟ್ಟು ಈ ದುರಮರಣದ ಮ್ಯಾಗ ಕೊಡಿ ಹಾಕಿ ಬಿಡತೆದ್ದರ ಪಾಡ ಆದೀತ ಅನಸತ್ಯೇತಿ.” ಪಾಪುಡದ ಜುಂಗಿನಿಂದ ಎಲೆಯಡಿಕೆಯ ಸಾಮಾನು ತೆಗೆಯುತ್ತ ಲಿಗಾಡಿ ಲಿಂಗಪ್ಪ ಹೇಳಿದ.

ಇನ್ನೂ ಮಾತು ರಂಗೇರುವದಿತ್ತು. ಗೌಡರು ಉತ್ತರವೀಯುವ ಪ್ರಯೋಜನದಲ್ಲಿ ತಲೆಯೆತ್ತಿದವರು, ಬಾಗಿಲಲ್ಲಿ ಹೆಣಿಕೆಕ್ಕಿದ ಓಲೆಕಾರ್ ಮಲ್ಲಪ್ಪನನ್ನು ಕಂಡರು. “ಯಾಕಪಾ ಮಲ್ಲಪ್ಪ ಮತ್ತೇನ ದಗದಾ?” ಎಂದು ಕೇಳಿದರು.

“ಅಂತಾದೇನಲ್ಲರಿ, ಆ ದಾದಾನ ಅಪ್ಪ ಲಕ್ಷ್ಮಣ ಅದಾನಲ್ಲರೀ. ಹೊರಗ ಬಂದ ಕುಂತಾನ. ಮತ್ತು ಬಾಯೀಸಾಬರ ಸತ್ತಸುದ್ದಿ-ಅದಹ್ಯಾಗ್ರಾಗ ಆಶು, ಏನು-ಅಂತ ಎಲ್ಲಾ ಆ ದಾದಾನ ಇದರಿಗೇ ಹೇಳಾಕ ಹತ್ತಾನ್ನರಿ” ಎಂದು ಮಲ್ಲಪ್ಪ ಸುದ್ದಿ ಮುಟ್ಟಿಸಿದ.

“ಹೀಗೇನು? ಹಗಾರ ಆ ಲಕ್ಷ್ಮಣನ್ನ ಇಲ್ಲೇ ಬಾ ಅಂತ ಹೇಳು. ಅವನ ಕಿವೀಮ್ಯಾಗ ಇಡೆದ ನಾವೇನೂ ಮಾಡಾಕ ಬರಾಣಿಲ್ಲ. ಗಡಾನ ಬಾ ಅಂತ ಹೇಳು” ಗೌಡರು ಮಲ್ಲಪ್ಪನಿಗೆ ಆಚಾರ್ಯಿಸಿದರು.

ಗಾಬರಿಯಿಂದ ಅಗಲವಾಗಿ ತೆರೆದ ಕಣ್ಣಗಳಿಂದ ನೋಡುತ್ತೇ ಲಕ್ಷ್ಮಣ, ಅನುಮಾನಿಸುತ್ತಲೇ ಒಳಗೆ ಬಂದ. ಉಂಟಾಗಿರುತ್ತಿರುವ ಅಲ್ಲಿ ಸೇರಿದ್ದನ್ನು ನೋಡಿ ಅವನು ಗೊಂದಲದಲ್ಲಿ ಬಿದ್ದ. ಏನು ಮಾಡಬೇಕೆಂಬುದು ತಿಳಿಯದೆ ಎಲ್ಲಾರಿಗೂ ಸಾಷ್ಟಾಗ ನಮಸ್ಕಾರ ಹಾಕಿದ. ಆ ಮೇಲೆ ಎದ್ದು ಕಣ್ಣಾರೆಸಿಕೊಂಡು ಮೌನದಿಂದ ಒಂದು ಮೂಲೆಹಿಡಿದು ಕುಳಿತುಬಿಟ್ಟನು. ಅವನ ಆಗಿನ ಮುಖದಲ್ಲಿ ಮೂಡಿದ ಅಪಮಾನ, ಅನ್ಯಾಯಕ್ಕೆ ಬಲಿಯಾದ ದುಃಖದ ಭಾವ ಇವುಗಳನ್ನು ನೋಡಿ ಅವನನ್ನು ಮಾತಾಡಿಸುವ ದ್ಯುರ್ಯು ಗೌಡರಿಗೂ ಆಗಲಿಲ್ಲ.

ಬಾಳಾಚಾರ್ಯರು ನಶ್ಯ ಏರಿಸಿ, “ಎನ ಲಕ್ಷ್ಮಣಾ, ದಾದಾ ಏನಂತಾನ?” ಎಂದು ಮೌನದ ಹಿಂಡಿನಲ್ಲಿ ಮಾತಿಗೆ ದಾರಿಮಾಡಿಕೊಳ್ಳಲು ಪ್ರಯತ್ನಿಸಿದರು. ಲಕ್ಷ್ಮಣ ಒಂದು ಕ್ಷಣಾ ಮಿಕ್ಕಿಮಿಕಿ ಎಲ್ಲರ ಮೋರೆ ನೋಡಿದ. ಆ ಮೇಲೆ ತನ್ನನ್ನು ಮಾತಾಡಿಸಿದವರು ಬಾಳಾಚಾರ್ಯರೆಂದು ತಿಳಿದು ಅವರ ಕಡೆಗೆ ಮುಖವೆತ್ತಿ ನೋಡಿದ. ಮತ್ತೆ ಮುಖ ಕೆಳಗೆ ಮಾಡಿಕೊಂಡು, ನೇಲ ಬರೆಯುತ್ತ ಮಾತನಾಡಲು ಪ್ರಾರಂಭಿಸಿದ:

“ದಾದಾನರೇ? ಏನನ್ನೂದಿ, ಹುಡುಗ ಬುದ್ಧಿ. ನಾನಾಕಾಕಾನ ಶ್ಲಾಂ ವ್ಯಾಜಿದ ಬಾಪ್ರೋಸಾಹೇಬ, ಪ್ರತೀಳಾನ್ನ ಶ್ಲಾಂವ್ಯಾಜಿ, ಘೋಜದಾರನ್ನ ಒಳಗಹಾಕ್ಕೊಂಡು ಉಳಿಬೇಕೆಂತ ವಿಟಪಟ ನಡಿಸಿದರ ಅವನ ಹೇಣ್ಣೀ ಗುಳಿದಾಳಿ ಉಳ್ಳಾಕೆಲ್ಲ ಅಂತಾನು. ಶ್ಲೋಟ್ ವಿಟ್ಟೆ ಹಾಕಿ ತನ್ನ ಗಲ್ಲಿಗೆ ಹಾಕಸೂದಾದರ,

ಅವರ್ತ ಖೂನಿ ಮಾಡಿಯೇ ಗಲ್ಲಿಗೆ ಹೋದರೇನ ತಪ್ಪ? ಅಂತ್ಯೇತ್ತಿ, ಮಳ್ಳಿಯೋಡಿ” ಎಂದು ಹೇಳಿ ನಿಟ್ಟುಸಿರುಬಿಟ್ಟನು.

ಉಳಿದವರಿಗೆ ಮಾತ್ರ ಈ ಮಾತಿನಿಂದ ಆಫಾತವಾದಂತಾಯಿತು. ಇಂಥ ಭಯಂಕರ ವಿಚಾರ ಮಾಡುವಪ್ಪು ಅವನ ತಲೆ ಕಾದಿದೆ ಎಂದು ಅವರಿಗನಿಸಿರಲಿಲ್ಲ. ಇನ್ನು ಪಡದಯ್ಯನ ಸೂತ್ರದಂತೆ ತಾವು ವರ್ತಿಸಿದ್ದಾದರೆ ಅನಿರೀಕ್ಷಿತವಾಗಿ ಪರಿಣಾಮ ಅನಿಷ್ಟವಾಗಬಹುದೆಂದು ಅವರೆಲ್ಲ ಅಂಜಿದರು.

“ಈ ಖೂನಿ ಖಿಟ್ಟಿಯಿಂದ ದಾದಾ ಪಾರಾಗಬೇಕು; ಅದರ ಉಂರ ಹಿತಾನೂ ಸಾಧಿಸಿರಬೇಕು. ಅಂಥಾ ಹೊತ್ತಿನ್ನಾಗು ದಾದಾ ಇಂಥ ವಿಚಾರ ಮಾಡುವದು ಭಲೋ ಅಲ್ಲ. ಹೀಗೆ ಮಾತಾಡೂದು ಥರಾ ಅಲ್ಲಾ ಅಂತ ನೀ ಅಪ್ಪು ಬುದ್ದಿ ಹೇಳಬೇಕು ಲಕ್ಷ್ಮಿ” ಎಂದರು ಬಾಳಾಚಾರ್ಯರು.

“ಇದ್ದ ಒಬ್ಬ ಮಗ ಇಂತಾದ್ದೆಲ್ಲ ಮಾಡಿ ಗಲ್ಲಿಗೆ ಹೋಗಬೇಕಂತ ನನ್ನ ಕನಿಸನ್ನಾಗರೇ ಬಂದೀತರೇ? ಘೋಜದಾರರು ಮನಸ್ಸಿಗೆ ಬಂದದ್ದು ಮಾಡಿಹೋಳಿ: ಕಡೀಕೆ ಹಾಲಿದ್ದದ್ದು ಹಾಲಾಗ್ತುತ್ತಿ, ನೀರಿದದ್ದು ನೀರಾಗ್ತುತ್ತಿ. ಖೊಟ್ಟಿ ಖಿಟ್ಟಿ ಹಾಕಿದಾವ ನಿನ್ನ ಹಣೇಬಾರಾ ಏನು ಬರೆಯೂದಿಲ್ಲ, ಅಂತ ಹೇಳಿಕೊತ್ತ ಹಂತಿದ್ದಿರಿ. ನೀವು ಕರಸಾಣಾ ತಿಚಾಕ ಬಂದಿದ್ದಿರಿ,” ಎಂದು ಜೋಲು ಮೋರೆ ಮಾಡಿಕೊಂಡು ಲಕ್ಷ್ಮಿ ಉತ್ತರಿಸಿದ.

ಇದುವರೆಗೆ ಮೌನದಿಂದ ಮಾತು ಕೇಳುತ್ತಿದ್ದ ಗೌಡರು ಏನೋ ಬಂದು ನಿಣಯಕ್ಕೆ ಬಂದವರಂತೆ ಒಮ್ಮೆಲೆ ಎದ್ದರು, ನಡಿಗೆಯಲ್ಲಿದ್ದ ಅವಸರವನ್ನು ಕಂಡು, ಯಾರೂ ಯಾಕ ಎಂದು ಕೇಳುವ ಗೊಜಿಗೆ ಹೋಗಲಿಲ್ಲ. ಗೌಡರು ಹೊರಗೆ ಬಂದು ಧಾಬಿಗೇ ನಡೆದರು. ಅಲ್ಲಿ ದಾದಾನನ್ನು ಕರೆಸಿಕೊಂಡು, ಏನೇನೋ ಮಾತನಾಡಿಕೊಂಡು ಮರಳಿದರು.

“ಏನು ಗೌಡರ ಇಂಥಾ ಕರಿಂ ಪರಿಸ್ಥಿತಿಯೋಳಿಗ ಮುಂದಿನ ಹಾದಿ ಯಾವುದು? ಇದಕ್ಕೇನರ ಒಂದು ಹಾದೀ ತಗೀಬೇಕಲ್ಲಾ?” ಎಂದರು ಬಾಳಾಚಾರ್ಯರು.

ಗೌಡರಿಗೆ ಎಲ್ಲಿಲ್ಲದ ಆವೇಶ ಬಂದಿತ್ತು. ತಮ್ಮ ಅರುವತ್ತರ ಸಮೀಪಕ್ಕೆ ಬಂದ ಪ್ರಾಯವನ್ನೂ ಮರೆತು, ಬಿಳೇಮೀಸೆಯ ಮೇಲೆ ಕೈಯಾಡಿಸುತ್ತೆ, “ನಾವೇನು ಬಳೀ ಇಟ್ಟಿಲ್ಲ ಆಚಾರೆಪ್ಪ. ಇದನ್ನ ಘೋಜದಾರರಿಗೆ ಶಾತ್ರೀಮಾಡಿ ಕೊಡೂದ ಮುಂದಿನ ಹಾದಿ. ನಾಳೆ ಘೋಜದಾರ ಯಾವ ಸೋಂಗ ತಗೀತಾನೋ, ಅದಕ್ಕೆ ಉತ್ತರ ಕೊಡುದನ್ನ ನನಗೆ ಬಿಡಿರಿ. ಅದರ ಇಗ್ಗಾ ಕೂಡಿದವರು ದೃವದ

ಸಮಾ. ನೀವೆಲ್ಲ ಒಂದ ಮಾತ ಕೈಮಾಲೆ ಕೈಹಾಕಿ ನನಗೆ ವಚನಾ ಕೊಡಿರಿ. ನಾ ಇರಲಿ, ಶಿವನ್ನ ಸೇರಲಿ, ತನ್ನ ಮನೆತನದ ಮರ್ಯಾದಿ ಈಗ ಇದ್ದಾಗ ಇಡೂ ಹೋಣೆ ನಿಮ್ಮದೂ ಅಂತ. ಇಲ್ಲೇ ಬಾಳಾಚಾರದಾ; ಪಾದಳಿಗೆ, ನಡೆದಾಡೂ ದೇವರು ಅವರು. ನೀವೆಲ್ಲ ಅದೀರಿ. ಪಾದಳಿಗೌಡರ ಮನೆತನಾ, ನಾ ಇಲ್ಲದಿದ್ದರೂ ಮುಂದ ನಡ್ಡಾಕ ಬೇಕು. ಈಟು ನಡಿಸಿಕೊಡಿರಿ” ಗೌಡರ ದನಿಯಲ್ಲಿ ಆವೇಶವಿತ್ತು. ಈಷ್ಟೆಯಿತ್ತು, ಉಂಟ ಅಭಿಮಾನವಿತ್ತು ಅಂತಹಕರಣಾದ ಎಳೆತನವಿತ್ತು. ಕರ್ತವ್ಯದ ಪ್ರಜ್ಞೆಯಿತ್ತು. ಮುಗಿದ ಕೈ ನಡುಗುತ್ತಿರಲಿಲ್ಲ. ಕಣ್ಮೋಟ ನಿಶ್ಚಲವಾಗಿತ್ತು. ಆದರೆ ಅವರ ನಿರಿಗಿಗಟ್ಟಿದ ಗಲ್ಲಿಗಳ ಮೇಲೆ ಕಣ್ಣೀರು ಮಡುಪುಗಟ್ಟಿತ್ತು.

ಗೌಡರ ಆಗಿನ ನಿಲುವು, ಅವರಾಡಿದ ಮಾತು ಎಲ್ಲರಲ್ಲಿಯೂ ಆದರ, ಭಯಗಳನ್ನ ಮಟ್ಟಿಸಿತ್ತು. ಇಲ್ಲಿಯವರೆಗೆ ಗೌಡರು ನಡೆಸಿದ ಅಕ್ಕತ್ವಗಳು ಅವರಿಗೆ ಸೊತ್ತಿರಲಿಲ್ಲವೆಂತಲ್ಲ. ಆದರೆ ಅಭಿಮಾನದಿಂದ ಗೌಡರು ಪಾದಳಿಯನ್ನು ತಬ್ಬಿಹೊಂಡಂತೆ ಮತ್ತಾರೂ ತಪ್ಪಿಕೊಂಡಿರಲಿಲ್ಲ. ಕೋಟಿಯಾಗಿ ಉಂಟಾಗಿತ್ತು. ಯಾವಾಗಲೂ ಜಾಗೃತರಾಗಿರುತ್ತಿದ್ದ, ಗೌಡರ ಪರ್ವತಸ್ನಾನ ಎಲ್ಲರೂ ಒಷ್ಣತ್ವಿರುವಾಗ ಅವರಿಂದ ಇಂಥ ಮಾತು ಬರಬೇಕೇ?

“ಇದೇನ ಮಾತ ಆಡತೀರೀ ಯಪ್ಪಾ? ನೀವು ಹಾಕಿದ ಉಗುಳ ದಾಟಿ ನಾವು ಎಂದಾರ ಮುಂದ ಹೋದೇವೆ? ಉಂಟ ಧನಿ, ಎಲ್ಲಾರ ಮರ್ಯಾದಿ ನಿನ್ನ ಉಡ್ಡಾಗ ಎಪ್ಪಾ! ನಿನ್ನ ಮನೆತನದ ಮರ್ಯಾದಿಗೆ, ಹಿರ್ಯಾರ ಪ್ರಜ್ಞೇದಿಂದ ಎಂದೂ ಧಕ್ಕಿ ಬರಾಣಿಲ್ಲ. ಪಾದಳಿಗೆ ಮರ್ಯಾದಿ ಬೇಕಾಗಿದ್ದರ ನಿನ್ನ ಮನಿತನಾ ಅಂಗ್ಯಯಾಗ ಹಿಡಮು ಸಾಕತ್ತೆ. ವಚನಾ ಕೊಡಾಕ ನಾವೆಷ್ಟರವರು?” ಎಂದು ಲಿಗಾಡಿ ಲಿಂಗಪ್ಪ ಹೇಳಹೇಳುತ್ತ, ಎದೆ ಉಕ್ಕಿ ಬಂದು, ಗೌಡರ ಪಾದಮಟ್ಟಿ ನಮಸ್ಕರಿಸಿದ.

ಆದರೆ ಮಾತು ಆಡಿ ಹೋಗಿತ್ತು. ಬಿಟ್ಟ ಬಾಣದಂತೆ ಅದನ್ನು ಹಿಂದಿರುಗಿಸುವುದು ಸಾಧ್ಯವಿರಲಿಲ್ಲ. ಬಾಳಾಚಾರ್ಯರು ಆ ಮಾತಿನ ಹಿಂದಿರುವ ಅರ್ಥಗಾಂಭೀರ್ಯವನ್ನು ತಪ್ಪಿಸು ಗುರುತಿಸಿದರು. ಆ ಮಿಂಚಿನ ಬೆಳಕಿನಲ್ಲಿ ಪಾದಳಿಯ ಭವಿತವ್ಯದ ಇತಿಹಾಸ ಅವರಿಗೆ ಸೂಚರವಾಗಿರಬೇಕು.

“ವಿನ ಮಾತು ಇವೆಲ್ಲ ಗೌಡರ? ಗೌಡರ ಮನೆತನ ಮುಂದ ನಡಿಯಾದು ಪಾದಳಿಗೆ ಬೇಕಾಗಿಲ್ಲ? ನಾವೂ ನೀವು. ಇಂದ ಬಂದು, ನಾಳೆ ಹೋಗಲಿಕ್ಕೆಬೇಕು ಗೌಡರ. ಆದರ ಉಂಟ ಗೌಡರು ಬೇಕ ಬೇಕಲ್ಲ, ನಿಮ್ಮ ಹಿರೇರು ತೀರಿಕೊಂಡ ಮಾಲೆ, ನಿಮ್ಮನ್ನ ಗೌಡರು ಅಂತ ನಾವೆಲ್ಲ ತಿಳಕೊಂಡವೋ ಇಲ್ಲೋ? ನಿಮ್ಮ ಹಿರೇರು ಆಗ ಉರವರ ಕಡಿಂದ ಹೀಗ ವಚನಾ ತೋಗೊಂಡಿದ್ದರೇನು?

ಇನ್ನು ನಿವ್ವು ಮಕ್ಕಳಿಂದ ಗೌಡರ ಮನೆತನಾ ಪಾದಳಿಂಯವರು ಮುಂದ್ವರೀಗೊಡುದಿಲ್ಲ ಅಂತ ನಿಮಗ ಹೆದರಿಕೆ ಯಾಕ ಬಂತು?” ಬಾಳಾಚಾರ್ಯರು ಆಶ್ವಸನೇಯದ ದನಿಯಲ್ಲಿ ನುಡಿದರು.

“ಅಂತಾ ಪರಸಂಗ ಬಂದು ಮನೆತನದ ಮರ್ಯಾದೀ ಕಳೆಯುವ ಹೊತ್ತು ಬಂದಾಗ ನಿಮಗೆಲ್ಲ ನೆನೆಪಿರಲಿ ಅಂತ ಹೇಳಿದೆ ಆಚಾರೆಪ್ಪ. ಮತ್ತೇನಿಲ್ಲ ಈಗ ಬಾಪುಷಾಬ ತನ್ನ ಪಲಭೋಗ ತಾ ಉಣಬೇಕು. ಅದನ್ನು ನಾವ ತಪ್ಪಿಸಿ ಹೊಂಟರ ಉರ ಜನಾ ನಮ್ಮ ಮಾರೀಮ್ಮಾಗ ಉಗಳ್ಯಾರು, ಘೋಜದಾರ, ಇಂದ ಇದ್ದಾನೂ, ನಾಳೆ ಹೋದಾನು. ಜನರ ಸಂಗಾಟ ಇರೋವರು ನಾವ ಅಲ್ಲ? ಅವರ ಹಿರೂತಿ ಕಳಕೊಂಡ ಮ್ಮಾಗ ನಾವು ಇದ್ದರೂ ಸತ್ಯಾಂಗ. ಅದಕ್ಕೆ ಈಚೆಲ್ಲ ವಿಚಾರ ಮಾಡಿ, ಈಗ ಬಂದ ಮಾತ ಗಟ್ಟಾದ್ದಾಂಗ ಆತು. ತೆಲೀಮೋದರೂ, ಹೊಟ್ಟಿ ಪಂಚನಾಮ ಬರೀತಕ್ಕದಲ್ಲ. ನಾವು ಬರೆದ್ದ ಆದರ, ದಾದಾ ನಮ್ಮ ಮರ್ಯಾದೀ ಉಳಿಸುದಲ್ಲ. ಇನ್ನು ಮುಂದ ಏನಾದರೂ ಅನ್ಯಾಯ ಮಾಡಾಣಿಲ್ಲ” ಗೌಡರು ನಿಶ್ಚಯದ ಸ್ವರದಲ್ಲಿ ನುಡಿದರು.

“ಇಂದಿನತನಕು ನಿಮ್ಮ ಕೈಯಿಂದ ಅಂಥ ಅನ್ಯಾಯ ಆಗೇದೇನು ಗೌಡರ? ದೃವದವರ ಮಾತಿಗೆ ಮರ್ಯಾದಿ ಕೊಟ್ಟಿ ನಡಕೊಂಡಿರಿ. ಅದು ಅನ್ಯಾಯ ಅಂತ ಯಾರು ಹೇಳತಾರ?” ಬಾಳಾಚಾರ್ಯರು ಸಮಾಧಾನಮಾಡುವಕ್ಕೆಂದೇ ಈ ಮಾತು ಆಡಿದರು.

“ಇದೆಲ್ಲ ಮನಸಿಗೆ ಸನಮಂತ ಆಗೂ ಮಾತು ಆಚಾರೆಪ್ಪ, ದೇವರಿಗೆ ಸನಮಂತ ಆಗೂದಲ್ಲ. ನಾನಾನ ದುರ್ಮರಣ ಆದಾಗ, ಅದನ್ನು ಮುಚ್ಚಿಟ್ಟಿದ್ದ ದೊಡ್ಡ ತಪ್ಪು ಆಗೇತಿ, ಉರ ಜನಾ ಬಂದು ಹೊಟ್ಟಿ ಪಂಚನಾಮಾ ಬರದ ತೀರಬೇಕು ಅಂತ ಹಟಾ ಮಾಡಲಿಲ್ಲ. ನಾವ ನಾಕು ಜನಸೇರಿ, ಉರಿನ ಮಾತು ನಮ್ಮದ ಅನ್ಯಾವಾಂಗ ತೀರಿಸಿಗೊಂತ ಬಂದಿವಿ. ಇಗೂ ಇಲ್ಲೇ ಲಕ್ಷ್ಯಣ ಅದಾನಲ್ಲ ಕೇಳಿರಿ, ಅವಗ ನಾವು ಮಾಡಿದ ಪಂಚನಾಮೆ ಮನಸಾ ಒಪ್ಪಿಗಿಲ್ಲ. ದಾದಾನ್ನ ಕೇಳಿರಿ. ನಾವು ಮಾಡಿದ್ದ ಅನ್ಯಾಯ ಅಂತಾನ. ಉರಾಗಿನ ಹೊಲಿಮಾಡಿಗರನ್ನ ಕೇಳಿರಿ. ಮನಸ್ಸು ಬಿಳಿ ಕರೇ ಮಾತು ಹೇಳಾಕೆಲ್ಲ. ನಾವು ದೊಡ್ಡವರು, ದುಡ್ಡ ತಿಂದು, ದೊಡ್ಡವರು ಮಾಡಿದ ತಪ್ಪು ಮುಚ್ಚಿದಿವಿ ಅಂತ ತಮ್ಮ ತಮೋಳಗ ಆಡಿಕೊಂತಾರ. ಏಟ ಮುಚ್ಚಿಟ್ಟರೂ, ಅನ್ಯಾಯ ಬೈಲಿಗೆ ಬೀಳಾಕ ಬೇಕೆಲ್ಲ. ಆಗ ದೇವರ ಕಾಯಬೇಕ ನಮ್ಮನ್ನು ಇಲದಿರಕ ಹಿರ್ಯಾರ ಪುಣ್ಯೇ ಕಾಯಬೇಕು. ಅವರ ಪುಣ್ಯೇ ಮನೆತನ ಮರ್ಯಾದ್ಯಾಗ ಇರತ್ತೇತಿ. ಅದಕ

ಅದನ್ನು ಕಾಯೊಂಡು ಹೋಗರಿ ಅಂತ ನಿಮಗೆಲ್ಲ ಹೇಳಿಕೊಂಡದ್ದು”

ಗೌಡರು ಆಡಿದ ಮಾತು ಸೂರ್ಯಪ್ರಕಾಶದಷ್ಟು ಸ್ವಜ್ಞವಾಗಿತ್ತು. ಅದನ್ನು ಇಲ್ಲವೆನ್ನುವ ಢ್ಯೆಯ್ ಯಾರಿಗೂ ಇರಲಿಲ್ಲ. ಪಾದಳ್ಯಾಯ ಅಂತರಂಗ ಗೌಡರ ಮುಖದಿಂದ ಈ ಮಾತನ್ನು ಆಡಿಸಿತ್ತು. ಗೌಡರ ಹಟದ ಸ್ಥಾವ ಎಲ್ಲಾರಿಗೂ ಗೊತ್ತಾಗಿತ್ತು. ಒಮ್ಮೆ ಕೃತನಿಶ್ಚಯರಾದರೆಂದರೆ ತೀರಿತು. ಪಾದಳ್ಯಾಯ ಗುಡ್ಡ ಮುಂದೆ ಸರಿಯಬಹುದು. ಗೌಡರು ತಮ್ಮ ನಿಶ್ಚಯದಿಂದ ಸರಿಯಲಾರು. ಗೌಡರ ಈ ಆಕ್ಷಿಕವಾದ ಹೃದಯ ಪರಿವರ್ತನೆಗೆ ಕಾರಣವೇನೋ ಯಾರಿಗೂ ತಿಳಿಯದಾಯಿತು. ಒಟ್ಟನಲ್ಲಿ ಅವರೆಲ್ಲ ಇನ್ನೊಂದು ಚಿಂತೆಯಲ್ಲಿ ಬಿದ್ದಂತಾಯಿತು. ಪಾದಳ್ಯಾಯ ವಿಪ್ರಶ್ರಂಘರೆ ಇನ್ನೂ ಮುಗಿದಿಲ್ಲವೇನಿಸಿತು. ಇಲ್ಲಿಯವರೆಗೆ ಕೊಟೆಯಷ್ಟು ಭದ್ರವಾಗಿದ್ದ ಪಾದಳ್ಯಾಯ ಸಾರ್ವಜನಿಕ ಜೀವನದಲ್ಲಿ ಒಂದೊಂದೇ ಬಿರುಕುಗಳು ಕಾಣಲಾರಂಭಿಸಿದವು. ಪ್ರತಳಾಬಾಯಿಯ ಮರಣದಿಂದ ಜಾಗೀರದಾರರ ಮನೆತನ ಅನಾಹತಕ್ಕೆಡಾಯಿತು; ಪಡದಯ್ಯನ ಅವಿವೇಕದಿಂದ ಹಿರೇವುತ್ತ ಹಾಳಾಗುವುದರಲ್ಲಿತ್ತು. ಈಗ ಗೌಡರೂ ಇಂಥ ಮಾತುಗಳನ್ನಾಡತೊಡಗಿದ್ದಾರೆಂದ ಮೇಲೆ ಮತ್ತಾವ ವಿಪತ್ತು ಕಾಡು ಕುಳಿತಿದೆಯೇ! ಬಾಳಾಚಾರ್ಯರ ಹುಬ್ಬಿ ಗಂಟಿಕ್ಕಿದವು.

ರಾತ್ರಿ ಬಹಳಾಯಿತೆಂದು ಗೌಡರು ಎಲ್ಲರನೂ ಬೀಳಿಕ್ಕಾಟಿರು. ಬಂದವರೆಲ್ಲ ಸಾವಕಾಶವಾಗಿ ಗೌಡರಿಗೆ ವಂದನೆ ಸಲ್ಲಿಸುತ್ತ ಹೊರಟುಹೋದರು. ಅವರನ್ನೇಲ್ಲ ಬಾಗಿಲವರೆಗೆ ಕಳಿಸಿ ಗೌಡರು ಮಲಗಲು ಹೋದರು.

ಗೌಡರ ಮನಸ್ಸು ಇನ್ನೂ ವಿಚಾರಗಳಿಂದ ಮುಕ್ತವಾಗಿರಲಿಲ್ಲ. ತಮ್ಮ ನಾಲ್ಕುತ್ತು ವರ್ಷ ಅನ್ಯಾಹತವಾಗಿ ನಡೆದ ಗೌಡಿಕೆಯಲ್ಲಿ ಇಂಥವೆಂೱ್ರೆ ಪ್ರಕರಣಗಳು ಆಗಿಹೋಗಿದ್ದವು. ಒಂದು ಹುಂಬ ಢ್ಯೆಯ್ ದಿಂದ ಗೌಡರು ಅವುಗಳನ್ನೇಲ್ಲ ಎದುರಿಸಿದ್ದರು. ಗೌಡರ ಮನೆತನಕ್ಕೆ ಮೇಸಲಾಗಿರುವ ದವರ್ ಇವರಲ್ಲಿ ಒಂದು ಜೀವಂತ ಶಕ್ತಿಯಾಗಿತ್ತು. ಅದರ ಬಲದಿಂದ, ಸಾವಿರ ಅನ್ಯಾಯಗಳಿಗೆ ಅವರು ಕಾರಣರಾಗಿದ್ದರು. ಆದರೆ ಅದರಿಂದ ಅವರು ತಮ್ಮ ಢ್ಯೆಯ್ವನ್ನು ಕಳೆದುಕೊಂಡಿರಲಿಲ್ಲ. ಅನ್ಯಾಯವೆಸಗುವುದು ಅಧಿಕಾರದ ಒಂದು ಅವಶ್ಯಕ ಭಾಗವೆಂದು ಅವರಿಗೆ ಕಲ್ಪನೆಯಾಗಿತ್ತು.

ಆದರೆ ಮೊನ್ನೆ ಹೊಲಗೇರಿಯಲ್ಲಿ ಬಾಳಾನ ಕುಟುಂಬದ ಪ್ರೇತಚಿತ್ರವನ್ನು ನೋಡಿದಾಗ ಮಾತ್ರ ಗೌಡರು ಭಯದಿಂದ ನಡುಗಿದ್ದರು. ಗೌಡರೇ ಪಾಳಿಯಗಾರರಾಗಿದ್ದ ಕಾಲವದು. ಉರ ಜನರ ಮೇಲೆ ತಮ್ಮ ಪ್ರಜೆಗಳಷ್ಟೆ

ಶ್ರೀತಿ ಅಧಿಕಾರಗಳನ್ನು ಗೌಡರು ಇಟ್ಟಕೊಂಡಿದ್ದರು. ತಮ್ಮ ಕೆಲ್ಲುಮುಟ್ಟಿ ಹೇಳಿಗಳನ್ನು ನೋಡಿದಾಗ, ತಾವು ಕಾಣು ಹಂಚದಿದ್ದು ಅಪರಾಧವೆನಿಸಿತು, ಜಾಗೀರದಾರರ ಜೊತೆಗೆ ಸ್ವರ್ಥಕಟ್ಟಿ ಬಡವರನ್ನು ಕೊಂಡಂತಾಯಿತಲ್ಲ ಎನಿಸಿತು. ಒಂದು ದೃಷ್ಟಿಯಿಂದ ಇಡೀ ಪಾದಣಿ ತಮ್ಮದೇ. ಜಾಗೀರು ಖಾಲಸಾ ಆದ ಮೇಲೆ ಜಾಗೀರದಾರರದೇನು ಅಧಿಕಾರ?

ಆದರೆ ತಮ್ಮ ಅಧಿಕಾರದಲ್ಲಿದ್ದ ತಾವು ಮಾಡಿದ್ದೇನು? ಕಲಹವಿದ್ದಲ್ಲಿ ತಮ್ಮದೇ ಮುಂದಾಳ್ತನ. ಗೌಡರಿಗೆ ಪಶ್ಚಾತ್ತಾಪದ ಭಾವನೆ ತೀವ್ರವಾಯಿತು. ಇನ್ನು ಮೇಲಾದರೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ತಮ್ಮ ತಲೆಹೊದರೂ ಚಿಂತೆಯಿಲ್ಲ. ಹೊಲಗೇರಿಯಲ್ಲಿ ಬಾಳ್ಜ್ಯ ಹೇಳಿವಾಗಿ ಬಿದ್ದಿಲ್ಲವೇ? ಅವನ ಜೀವನಕ್ಕಿಂತ ತಮ್ಮದೇನು ಹೆಚ್ಚು? ತಮ್ಮ ಹಿರಿಯರು ‘ಡೋಗಿಬರ’ದಲ್ಲಿ ದಿನನಿತ್ಯ ಬಡವರೆಲ್ಲಿಗೂ ಕಾಣು ಹಂಚಿದ ಮೇಲೆ ತಾವು ಉಟಮಾಡುತ್ತಿದ್ದರಂತೆ. ತಾವು ಹಂಚಿದರು. ಆದರೆ ಅದರ ಹಿಂದೆ ಸ್ವಾರ್ಥದ ಭಾವನೆಯಿತು. ಜಾಗೀರದಾರರಿಗಿಂತ ತಾವೇನೂ ಕಡಿಮೆಯಲ್ಲ ಎಂದು ತೋರಿಸುವ ಹವ್ಯಾಸವಿತ್ತು.

ಅಂತಲೇ ಈಗ ನಡೆಯುವ ಘಟನೆ ನಿಷಾರ್ಥಕವಾಗಿದೆ. ತಮ್ಮ ಸತ್ಯ ಪರೀಕ್ಷೆಯಾಗಬೇಕಾದದ್ದು ಈಗಲೇ! ಈಗ ನ್ಯಾಯದಿಂದಲೇ ವರ್ತಿಸಬೇಕು. ಈ ನ್ಯಾಯ ಹಿಂದಿನ ಸಾಮಿರ ಅನ್ಯಾಯಗಳನ್ನು ಬಯಲಿಗೆಳಿದರೂ ಅಡ್ಡಿಯಿಲ್ಲ. ಅನ್ಯಾಯದಿಂದ ಅನ್ಯಾಯವನ್ನು ಮುಚ್ಚಿ ಸುಖಿವಾಗಿ ಬದುಕಬಹುದು. ಆದರೆ ಈ ವರಡು ಅನ್ಯಾಯಗಳ ನಡುವೆ ಒಂದು ಮನುಷ್ಯಜೀವ ವಿಲಿವಿಲಿ ಒದ್ದಾಡುತ್ತಿರುತ್ತದೆ. ಮನುಷ್ಯತ್ವದ ಹಸಿದ ಕರುಳೊಂದು ನೋರುತ್ತಿರುತ್ತದೆ. ಎಷ್ಟೇ ದುಃಖವಾದರೂ ಅಡ್ಡಿಯಿಲ್ಲ. ನ್ಯಾಯದಿಂದಲೇ ವರ್ತಿಸಬೇಕು.

ಗೌಡರ ಮನಸ್ಸು ನಿಶ್ಚಿಂತವಾಯಿತು. ಅಂತಲೇ ಮಧ್ಯರಾತ್ರಿ ಮೀರಿದಾಗ ಸುಖಿವಾಗಿ ನಿದ್ದೆಹತ್ತಿತು.

೧೫

ಪ್ರತಿಭಾಬಾಲಿಯಂತು ಶವವನ್ನು ಪರೀಕ್ಷೆಗಾಗಿ ದವಾಖಾನೆಗೆ ಕಳಿಸಲೇಬೇಕೆಂದು ಗೌಡರು ನಿರ್ಧರಿಸಿಬಿಟ್ಟರು. ಆ ರೀತಿ ವ್ಯವಸ್ಥೆಯನ್ನೂ ಮಾಡಿದರು, ಈ ಸುದ್ದಿಯನ್ನು ಕೇಳಿದಾಗ ಫೋಜದಾರರಿಗೆ ಸಿಟ್ಟು ತಡೆಯಲಾಗಲಿಲ್ಲ. ಅವರಿಗೆ ಇದರಿಂದ ಮರ್ಯಾದ ಹೋದಂತೆನಿಸಿತು. ಕೇವಲ, ಗೌಡ ತನ್ನ ಆಜ್ಞೆಯನ್ನು ಮೀರಿದನಲ್ಲ ಎಂಬ ಸಿಟ್ಟು ಅಷ್ಟೇ ಅಲ್ಲ! ಬಾಪೂಸಾಹೇಬನಿಂದ ಬರಬೇಕಾದ

ವಣದ ಘ್ಯಲಿಯನ್ನು ಪಡದಪ್ಪನವರು ಈಗಾಗಲೇ ತಂದು ಮುಟ್ಟಿದ್ದರು. ಅದನ್ನೇಗ ಮರಳಿ ಕೊಡಬೇಕಾದೀತಲ್ಲ ಎಂಬ ವ್ಯಾಖ್ಯೆ, ಪ್ರಾಣವನ್ನೇ ಕೊಡುವಪ್ಪು ಅಷ್ಟಿತಿಯ ವಿಷಯವಾಗಿತ್ತು. ಅದನ್ನು ಮಾಡಲು ಹಚ್ಚಿ ತನ್ನ ಪ್ರತಿಷ್ಠೆ ದರ್ಶ, ಮರ್ಯಾದೆ ಎಲ್ಲವನ್ನು ಈ ಗೌಡ ಮಣ್ಣಗೆಡವಿದನಲ್ಲ! ಅವನಿಗೆ ತಕ್ಕ ಮಂಗಳಾರತಿ ಮಾಡಬೇಕೆಂದು, ಗೌಡರನ್ನು ಚಾವಡಿಗೆ ಕರೆಸಿದರು. ಪ್ರತಳಾಬಾಯಿಯ ಹೊವನ್ನು ಚಕ್ಕಡಿಯಲ್ಲಿ ಹೇರಿಸಿ, ಉಂಟಾಗಿ ಬರುವುದಾಗಿ ಗೌಡರಿಂದ ಉತ್ತರ ಬಂದದ್ದರಿಂದಂತೂ ಫೌಜದಾರರ ಪಿತ್ರ ಇನ್ನೂ ನೆತ್ತಿಗೇರಿತು.

ಉರನ್ನೇ ಸುಟ್ಟುಬಿಡುವಷ್ಟು ಸಿಟ್ಟು ಬಂತು ಫೌಜದಾರರಿಗೆ. ಗೌಡನಿಗೂ ದಾದಾನಿಗೂ ಕೊಡಿಯೇ ಬೇಡಿ ಹಾಕಿಸಿ ಉರಲ್ಲಿ ಮೆರವಣಿಗೆ ಮಾಡಿಸಿದ ಮೇಲೆಯೇ ಉಂಟಾಗಿ ಬಿಡುವ ನಿಧಾರ ಮಾಡಿದರು. ದಾದಾ ಅದೇ ಆಗ ಗೌಡರ ಮನೆಯಿಂದ ಪೋಲೀಸನ ಸಂಗಡ ಬಂದು ಚಾವಡಿಯಲ್ಲಿ ಒಂದು ಬದಿಗೆ ಕುಳಿತ್ತಿದ್ದ. ಅವನನ್ನು ನೋಡಿಯಂತೂ, ಫೌಜದಾರರ ಮನಸ್ಸಿನ ಶೂಕವೇ ತಪ್ಪಿತು. “ಅರೇ ಏ ಖೂನಿ ಆರೋಪಿಕೋ ಬೇಡಿ ಡಾಲೋ” ಎಂದು ಕುಳಿತಲ್ಲಿಯೇ ಪೋಲೀಸನಿಗೆ ಆಜ್ಞೆ ಮಾಡಿದರು.

ಪೋಲೀಸ ಇನ್ನೇನು ಅವರ ಆಜ್ಞೆಯನ್ನು ನೆರವೇರಿಸುವುದರಲ್ಲಿದ್ದ. ಅಷ್ಟರಲ್ಲಿ ಗೌಡರ ಚಾವಡಿಗೆ ಬಂದರು. ಅವರನ್ನು ನೋಡಿದ ಫೌಜದಾರರು ಬೇಟೆಯನ್ನು ಕಂಡ, ಹಸಿದ ಹುಲಿಯಂತಾದರು, ಕೆಂಗಣ್ಣಗಳಿಂದ ಅವರನ್ನು ನೋಡುತ್ತ, “ನಮ್ಮ ಹುಕುಂ ಅಂದರ ಏನಂತ ತಿಳಿದೀರಿ ಗೌಡರ? ಖೊಟ್ಟಿ ಮರಣ ರಿಜಿಸ್ಟರ ಬರದು ಬರದು, ಯಾರೂ ಕೇಳಾವರಿಲ್ಲ ಅಂತ ತಿಳಿಕೊಂಡಿರೇನು? ತೋರಸತೀನಿ ನಿಮಗೂ ಒಂದ ಕ್ಕೆ. ಅರೇ ಇಸ್ತಾಯಿಲ್ ಪಾಟೀಲಕೋ ಅರೆಸ್ಟ್ ಕರೋ” ಎಂದು ಮುಖ ತಿರುಗಿಸಿ ಗುಡಾರದ ಒಳಗೆ ಹೋದರು.

ಇಸ್ತಾಯಿಲನಿಗೆ ಏನು ಮಾಡಬೇಕೆಂದು ತಿಳಿಯದೆ ಸುಮ್ಮನೆ ಗೌಡರ ಮುಂದೆ ಬಂದು ನಿಂತ.

“ನಾನೂ ಪೋಲೀಸ ಪಾಟೀಲ ಅದೀನಿ. ಸರಕಾರೀ ನೋಕರ. ನನ್ನ ಕೆಲಸದಿಂದ ಸಸ್ಯಂಡ ಮಾಡೂತನಾ ನಿಮ್ಮ ಅಪ್ಪ ಬಂದರೂ ಬೇಡೀ ಹಾಕಗೊಡಾಕಿಲ್ಲ” ಅಪಮಾನ ತಡಯಿದಾಗಿ ಗೌಡರ ಸಿಟ್ಟಿನಿಂದ ಗಜಿಸಿದರು.

ಫೌಜದಾರರು ಈ ಮಾತು ಕೇಳಿ ಕುಳಿತ ಸ್ಥಳದಿಂದಲೇ “ಉಸುಕೂ ಸಸ್ಯಂಡ್ ಹವಾನೆ ಕಿಯಾ ಹೈ; ಬೇಡಿ ಡಾಲೋ ಉಸುಕೂ” ಎಂದು ಜೀರಿಕೊಂಡರು.

ಗೊಡರು ಉರಿಯುತ್ತಲೇ ನಿಂತಿದ್ದರು. ಇಸ್ಯಾಯಿಲನು ಅವರ ಮೈಮೇಲೆ ಹೋಗಲು ಧ್ಯೇಯವಾಗದೆ ಏಕಿಮಿಕ ನೋಡುತ್ತ ನಿಂತ. ಅವನ ಸಹಾಯಕ್ಕೆ ಇನ್ನಿಬ್ಬಿರು ಪ್ರೋಲೀಸರು ಧಾವಿಸಿ ಬಂದರು. ಗೊಡರಿಗೂ ಅವರಿಗೂ ಕೈಗೆ ಕೈಹತ್ತಿ ಆ ಗೊಂದಲದಲ್ಲಿ ಗೊಡರು ಕೆಳಗೆಬಿದ್ದರು. ಅಲ್ಲಿಯೇ ಇದನ್ನೆಲ್ಲ ನೋಡುತ್ತ ಕುಳಿತಿದ್ದ ದಾದಾ ಎದ್ದು ಗೊಡರ ಸಹಾಯಕ್ಕೆ ಬರುತ್ತಲೇ ಅವನ ಹಿಂದಿನಿಂದ ಇನ್ನೊಬ್ಬಿ ಪ್ರೋಲೀಸ ಬಂದು ಅವನ ಕೈಹಿಡಿದು ಜಗ್ಗಿದನು.

ದಾದಾ ಹೊರಳಿದವನೇ ಅವನ ಕೆನ್ನೆಗೊಂದು ಏಟು ಬಿಟ್ಟ. ಆ ರಭಸಕ್ಕೆ ಪ್ರೋಲೀಸ ಕೆಲ್ಲು ಮುಚ್ಚಿ ನೆಲಕ್ಕೇ ಕುಳಿತನು. ದಾದಾ ಅವನತ್ತ ನೋಡದೇ, ಗೊಡರಿಗೆ ತೆಕ್ಕೆ ಬಿದ್ದು ಹಿಡಿದ ಪ್ರೋಲೀಸನ ಟೊಂಕಕ್ಕೆ ಕೈಹಾಕಿ ಕ್ಷಣಾಧರದಲ್ಲಿ ಎತ್ತಿ ನೆಲಕ್ಕೆ ಅಪ್ಪಳಿಸಿದನು. ಇನ್ನೊಬ್ಬಿ ಪ್ರೋಲೀಸ ಗಾಬರಿಯಾಗಿ ಗುಡಾರದೊಳಗೇ ನುಗ್ಗಿದನು. ಈ ಪ್ರಸಂಗದ ಅರಿವಾಗಿ ಫೌಜದಾರರು ಮೂಲೆಯಲ್ಲಿದ್ದ ಬಂದೂಕಿಗೆ ಕೈಹಾಕಿದರು. ಹೊರಗೆ ಗುದುಮುರಿಗೆ ಹಾಕುತ್ತಿದ್ದ ದಾದಾ ಈಗಳೇ ಗುಡಾರದ ಹತ್ತಿರ ಹತ್ತಿರಕ್ಕೆ ಬಂದವನು, ಎತ್ತಿದ ಬಂದೂಕನ್ನು ನೋಡಿ, ಫೌಜದಾರರ ಕೈಗೆ ಏಟು ಬಿಟ್ಟನು. ಬೀಸಿದ ಹೊಡತಕ್ಕೆ ಬಂದೂಕು ನೆಲಕ್ಕೆ ಬಿತ್ತು. ಬಾಗಿ ಅದನ್ನು ಎತ್ತಬೇಕೆಂಬ ಹವಣಿಕೆಯಲ್ಲಿ ಫೌಜದಾರರಿರುವಾಗ ದದಾ ಅವರಿಗೇ ತೆಕ್ಕೆ ಬಿದ್ದ. ಫೌಜದಾರರೂ ಗರಡಿಯಾಳು. ದಾದಾ ಎತ್ತಿ ಒಗೆದಾಗ, ಪೆಟ್ಟ ಹತ್ತುದಂತೆ ನೆಲಕ್ಕೆ ಕಾಲೂರಿ ಬಿದ್ದು ಮತ್ತೆ ಬಂದೂಕಾಗಿ ಕೈಚಾಚಿದರು. “ಅಮಲು ಏರ್ಪೆ ಅವಗ, ಬಿಡ ಅವನ್ನು ದಾದಾ, ನನಗೆ ಬೇಡಿ ಹಾಕರೆ ಹಾಕಲಿ” ಎಂದು ಗೊಡರು ಒದರಾಡುತ್ತಿದ್ದರು.

ಫೌಜದಾರರು ನೆಲಕ್ಕೆ ಬಿದ್ದ ಸ್ಥಳದಿಂದ ಸ್ವಲ್ಪ ಅಂತರದ ಮೇಲೆ, ಮೂಲೆಯಲ್ಲಿ ಇನ್ನೊಂದು ಬಂದೂಕಿದ್ದ್ದು ದಾದಾನ ಕಟ್ಟಿಗೆ ಬಿತ್ತು. ದಾದಾ ಅದನ್ನೆತ್ತಿಕೊಂಡು, ಫೌಜದಾರರ ಬೆನ್ನಿಗೊಂದು ಏಟುಕೊಟ್ಟಾಗ “ಯಾ ಅಲ್ಲಾ!” ಎಂದು ಜೀರಿ ಫೌಜದಾರರು ಚೋರಲಾಗಿ ಬಿದ್ದರು.

ಗುಡಾರದ ಹೊರಗಿದ್ದ ಗೊಡರು ಒಳಗೆ ಬಂದರು. ಏನೂ ಮಾಡಲು ತಿಳಿಯದೆ ಗುಡಾರದ ಒಳಗೆ ಗಾಬರಿಯಿಂದ ನಿಂತಿದ್ದ ಪ್ರೋಲೀಸ ಈಗ ಗೊಡರ ಮೇಲೆ ಹಾರಿದ. ದಾದಾನ ಬಂದೂಕು ಅವನ ತಲೆಗೂ ತಾಕಿತು. ಆ ಹೊಡತಕ್ಕ ರಕ್ತ ಸುರಿಯಹತ್ತಿತ್ತು. ಅವನು ದನದಂತೆ ಜೀರುತ್ತ ಹೊರಗೊಡಿದ. ದಾದಾನಿಂದ ಹೊಡತ ತಿಂದ ಮೊದಲಿನ ಪ್ರೋಲೀಸ ಓಡಿಹೊಗಿದ್ದ. ಅವನೀಗ ವಾಡೆಯ ಕಡೆಯಿಂದ ಪಡದಯ್ಯ, ಬಾಪ್ರಾಸಾರೇಬರೊಡನೆ ಓಡಿ ಬರುತ್ತಿದ್ದ. ಆದರೆ

ತಲೆಯಿಂದ ರಕ್ತ ಸುರಿಯುತ್ತ ಬಂದ ಪೋಲೀಸನನನ್ನು ನೋಡಿ ಅವರೆಲ್ಲ ಗಾಬರಿಗೊಂಡರು.

ಗುಡಾರದ ಒಳಗೇ ಫೌಜದಾರರೆಂಬ್ಬರೇ. ಅವರ ಸ್ಥಿತಿಯೇ ಶೋಚನೀಯವಾಗಿತ್ತು. ಬಾಯಿಗೆ ಬಂದ ಹೆಸರನ್ನುಜ್ಞರಿಸುತ್ತ ಅಸಂಬಧವಾಗಿ ಪೋಲೀಸರನ್ನು ಕರೆಯುತ್ತಿದ್ದರು. ಬೆನ್ನಿಗೆ ಬಿದ್ದ ಪೆಟ್ಟಿನಿಂದ ಜೇತರಿಸಿಕೊಂಡು ಬಂದೂಕಿಗೆ ಕೈಕಾಚಬೇಕೆನ್ನುವಪ್ಪರಲ್ಲಿ, ದಾದಾ ಅವರ ಕೈಗೆ ಇನ್ನೊಂದು ವಿಟು ಕೊಟ್ಟು, ಆ ಬಂದೂಕನ್ನು ತೆಗೆದುಹೊಂಡು ಚಾವಡಿಯ ಕಟ್ಟಿಗೆ ಹಾರಿ ಬಂದು ನಿಂತುಕೊಂಡ. ಕೈಯಲ್ಲಿ ಎರಡು ಬಂದೂಕಗಳನ್ನು ಹಿಡಿದುಹೊಂಡು ಕೃತಾಂತನ ಆವೇಶದಲ್ಲಿ ನಿಂತ ಅವನನ್ನು ನೋಡಿದೊಡನೆಯೇ ಪಡದಪ್ಪನವರು ಹಿಂದಿರುಗಿ ಓಡಿಬಿಟ್ಟರು. ಬಾಪೂಸಾಹೇಬ ಅವನನ್ನು ನೋಡಿರಲಿಲ್ಲ. ಆದರೆ ಪೋಲೀಸರು ಓಡಿ ಬಂದ ಕೊಡಲೆ ದಿಕ್ಕು ತಿಳಿಯದೆ ನಿಂತಲ್ಲಿಯೇ ನಿಂತುಕೊಂಡಿದ್ದ. ಬಾಳಾಚಾರ್ಯರ ಮನೆಗೆ ಹೋದ ಆಜ್ಞೆ ಕೇಶವರಾಯ ಇದಾವುದೂ ಅರಿಯದೆ, ಚಾವಡಿಯ ಇನ್ನೊಂದು ಮಗ್ನುಲಿನಿಂದ ಬರುತ್ತಿರುವದನ್ನು ನೋಡಿ, ಕೂಡಿದ ಜನರು “ಎಪ್ಪು ಮುಂದ ಹೋಗಬ್ಬಾಡ್ರಿ, ಸಾಯಂತೀರಿ” ಎಂದು ಜೀರಿದರು. ಕೇಶವರಾಯ ಇದನ್ನು ಕೇಳಿ ದಿಕ್ಕು ತಿಳಿಯದೆ ಅವರತ್ತ ಓಡಿದನು. ಚಾವಡಿಯ ಹೋರಗೆ ನೆರೆದ ಜನಸಮಹದಲ್ಲಿ ಕೋಲಾಹಲವೆದ್ದಿತು.

ನೇಲಕ್ಕೆ ಬಿದ್ದ ಫೌಜದಾರರನ್ನು ಉಪಚರಿಸಲು ಕೂಡಾ ಚಾವಡಿಯಲ್ಲಿ ಯಾರೂ ಉಳಿದಿರಲಿಲ್ಲ. ಅವರ ಪರಿಸ್ಥಿತಿಯನ್ನು ನೋಡಿ ಗೌಡರಿಗೆ ನಗೆ ಬಂದಿತು. ಆದರೂ ಅದನ್ನು ತೋರಿಗೊಡದೆ “ರಾವಸಾಬ ವೆಟ್ಟು ಬಾಳ ಬಿದ್ದುತ್ತೇನೀ?” ಎಂದು ಕೇಳಿದರು. ಫೌಜದಾರರು ಉತ್ತರ ಕೊಡಲೂ ತ್ರಾಣವಿಲ್ಲದೆ ಬರೀ ನರಭಾತ್ತಿದರು.

ದಾದಾನ ಗರಡಿಯಾಳುಗಳಿಗೆ ಇಪ್ಪರಲ್ಲಿ ಸುದ್ದಿ ಮುಟ್ಟಿ ಅವರೂ ಓಡಿ ಬಂದರು. ದಾದಾನನ್ನು ಪಾರುಮಾಡಬೇಕೆಂದು “ನಮ್ಮ ಜೋಡಿ ನಡಿ. ಆದರೆ ಬಂದೂಕ ಮಾತ್ರ ಬಿಡಬ್ಬಾಡ್” ಎಂದು ಅವರಲೆಂಬ್ಬ ಕೆವಿಯಲ್ಲಿ ಹೇಳಿದ. ದಾದಾ ಅದನ್ನು ಕೇಳಿದೆ ಒಳಗೆ ಬಂದ.

“ಯಾಕ ಫೌಜದಾರಾ, ಖೊಟ್ಟಿ ಖಿಟ್ಟಿ ಹಾಕಿ ದುಡ್ಡ ತಿಂದರ ಏನಾಗತೇತಿ ತಿಳಿತೇತಿಲ್ಲೋ?” ಎಂದು ಗಟ್ಟಿಸಿ ಕೇಳಿದ. ಫೌಜದಾರರು ಮಾತನಾಡಬೇಕೆಂದರೂ ನೋವು ಅವರನ್ನು ಬಿಡುತ್ತಿರಲಿಲ್ಲ. ದೃಷ್ಟಿದಿಂದ ದಾದಾನನ್ನು ನೋಡಿದರು ಮಾತ್ರ.

“ಗೌಡರಿಗೆ ಬೇಡೀ ಹಾಕೂ ಅಂತಿದ್ದೆಲ್ಲ, ಹಾಕಸತೀಯೇನ ಬೇಡಿ ಇನ್ನೆವ್ವಾಗು?” ಮತ್ತೆ ಕೇಳಿದ ದಾದಾ. ಘೋಜದಾರರು ಈಗ ಗೌಡರ ಕ್ಷಮಾಯಾಚನೆಗಾಗಿಯೆಂಬಂತೆ ನೋಡಿದರು.

ಇದೇ ಅವಕಾಶದಲ್ಲಿ ಸಂಗಪ್ಪನಿಂದ ಅನ್ನಾಯವಾಗಿ ತಿಂದ ದುಡ್ಡನ್ನು ದಾದಾ ಕೆಕ್ಕಿಸಬೇಕಾಗಿತ್ತು. “ಸಂಗಪ್ಪನ ರೂಪಾಯಿ ಎಲ್ಲೆ ಅದಾವ? ಕೊಡತೀಯಾ ಅವನ್ನು?” ಎಂದು ಕೇಳಿದ. ಘೋಜದಾರರು ನರಭುತ್ತಲೆ ಕೇಲೆಕ್ಕೆಯನ್ನು ಅವನೆದುರಿಗೆ ಒಗೆದು ಪೆಟ್ಟಿಗೆಯತ್ತ ಕ್ಕೆಮಾಡಿದರು.

ದಾದಾ ಪೆಟ್ಟಿಗೆಯಲ್ಲಿ ಕ್ಕೆಹಾಕಿದಾಗ ಸಾವಿರ ರೂಪಾಯಿಗಳು ತುಂಬಿದ ಎರಡು ಚೀಲಗಳು ಕೈಗೆ ಸಿಕ್ಕುವು. ಆದರೆ ಕೆಳಗೆ ಕಾಗದದಲ್ಲಿ ಪ್ರಡಿಕೆ ಕಟ್ಟಿಟ್ಟ ನೂರು ರೂಪಾಯಿಗಳಿದ್ದವು. ಆ ಚೀಲಗಳನ್ನು ದಾದಾ ಎತ್ತಿದಾಗ, ಪ್ರಾಣ ಹೋದವರಂತೆ ದೃಷ್ಟಿದಿಂದ ಘೋಜದಾರರು “ದಾದಾ ಅವು ನನ್ನ ಖಾಸಗಿ ರೂಪಾಯಿ” ಎಂದು ಹೇಳಿದಾಗ, ದಾದಾ ಆ ಚೀಲಗಳನ್ನು ಹಾರಿಸಿ ಅವರತ್ತ ಒಗೆದನು.

ದಾದಾ ಸಂಗಪ್ಪನ ಹಣವನ್ನು ತೆಗೆದುಕೊಂಡು ಹೊರಡಲನುವಾದ. ಹೋಗುವ ಮುಂದೆ ಬಂದೂಕು ಎತ್ತಿ “ಇಲ್ಲಿ ನೋಡ ಘೋಜದಾರಾ. ಈ ಬಂದೂಕ ಹೋದರೆ ನಿನ್ನ ನೋಕರಿನ ಹೋಗತ್ತೆತ್ತಿ. ನೀನೂ ಮತ್ತುಳೊಂದಿಗ್ನ್ಯಾ. ಅದರ ಸಲುವಾಗಿ, ಈ ಬಂದೂಕು ನಿನಗೆ ಕೊಡಬೇಕನಸತ್ಯತ್ತಿ. ಆದರ ಬಂದೂಕ ಕೈಗೆ ಬರಾಣಾ ಮತ್ತು ಈದ ಹುಲಿ ಹಾಂಗ ಏರಿಬಂದು ಗೌಡರಿಗೆ ಏನಾದರೂ ತ್ರಾಸ ಕೊಟ್ಟಿ ಅಂದರ, ಜೀವಸೈತ ನೀ ಉಂಟು ಬಿಟ್ಟು ಹೋಗದಾಂಗ ಮಾಡತ್ತೇನಿ” ಎಂದು ಹೇಳಿದ. ಘೋಜದಾರಿಗೆ ಏನೂ ಪ್ರತಿಕ್ರಿಯೆ ಹೋರಿಸುವ ಶಕ್ತಿ ಉಳಿದಿರಲಿಲ್ಲ.

ದಾದಾ ಗೌಡರ ಕೈಗೆ ಏರಡೂ ಬಂದೂಕುಗಳನ್ನು ಕೊಟ್ಟು, ಘೋಜದಾರರು ಉಂಟ ಸೀಮೆ ದಾಟಿದಮೇಲೆ ಅವನ್ನು ಅವರ ಕೈಗೆ ಕೊಡಬೇಕೆಂದು ಹೇಳಿದ. ಇನ್ನು ಚಾವಡಿಯ ಕಟ್ಟಿಯನ್ನಿಂಳಿಯುವವನಿದ್ದ, ಅಪ್ಪರಲ್ಲಿ ಚಾವಡಿಯ ಹತ್ತಿರವೇ ಗಾಡಿಯನ್ನು ತರುಬಿಸಿ, ಯಶವಂತರಾಯರು ಕೆಳಗಿಳಿದರು. ದಾದಾನನ್ನು ಕೂಡಿಕೊಂಡೇ ಚಾವಡಿಯ ಕಟ್ಟಿಯನ್ನೇರಿ ಒಳಗೆ ಬಂದರು.

ಆದರೆ ಚಾವಡಿಯಲ್ಲಿ ಕಂಡ ದೃಶ್ಯ ಅವರನ್ನು ದಂಗುಬಡಿಸಿತು. ಘೋಜದಾರರ ಮುಖಿ ಮುಚ್ಚು ಮುಚ್ಚಾಗಿತ್ತು. ಅಲ್ಲದೆ ಆಗಾಗ ನೋವಿನಿಂದ ಆ ಮುಖಿವನ್ನು ಹಿಂಡುತ್ತಿದ್ದರು. ಗೌಡರು ಶಾಂತರಾಗಿದ್ದರೂ ವಾಡಿಕೆಯ ಗಾಂಭೀರ್ಯ ಅವರ ಮುಖಿದಲ್ಲಿರಲಿಲ್ಲ. ಎಂದೂ ಸಡಿಲವಾಗದ ರುಮಾಲ ಈಗ ಅಸ್ತವ್ಯಸ್ತವಾಗಿತ್ತು.

ನಡಿಗೆಯಲ್ಲಿ ಆತುರ ಎದ್ದು ಕಾಣುವಂತಿತ್ತು. ಏನೋ ಅನಾಹತವಾಗಿರಬೇಕೆಂದು ಯಶವಂತರಾಯರು ಕೊಡಲೇ ಉಂಟಿಸಿದರು.

‘ಬ್ರಿ ಬ್ರಿ, ಈಗ ಬಂದಿರಾ?’ ಎಂದು ಕೇಳುತ್ತೇ ಗೌಡರು ಅವರನ್ನು ಸ್ವಾಗತಿಸಿದರು. ‘ಯಾವಾಗ ಬಂದಿರಿ ಪಾಟೀಲರ?’ ಎಂದು ಜೀವಚಾರಿಕವಾಗಿ ಮಾತ್ರ ಕೇಳಿ ಘೋಜದಾರರು ಅವರ ದೃಷ್ಟಿಯನ್ನು ತಪ್ಪಿಸಲೆಂದು ಮುವಿ ತಿರುಗಿಸಿದರು. ಅಯಶವಂತರಾಯರು ಗುಡಾರದ ಹೇಳೆ ಬಂದು ಕುಳಿತುಕೊಂಡೋಡನೆ, ದಾದಾ, ತಾನು ಮನೆಗೆ ಹೋಗಿ ನ್ಯಾಹರಿಯ ವ್ಯವಸ್ಥೆ ಮಾಡುವದಾಗಿ ತಿಳಿಸಿದ. ಆದರೆ ಅಷ್ಟರಲ್ಲಿಯೇ ಗೌಡರು ಯಶವಂತರಾಯರಿಗೆ “ಪಾಟೀಲರ ನೀವು ವಾಡೆಕ್ಕು ಹೋದರ ಪಾಡಾಗಕೆಲ್ಲ? ಪ್ರತಿಳಾಭಾಯಿ ಅಕ್ಕು ಅವರ ಹೇಣಾ ದವಾಖಾನೆಗೆ ಕಳಿಸಿಬಿಟ್ಟೇತಿ. ವಾಡೇದಾಗ ಬಾಪೂಸಾಬರು ದುಕ್ಕಾದಾಗ ಕುಳಿತಾರು. ಅಲ್ಲೇ ತಾವು ಹೋದರ ಎಲ್ಲಾ ಹಕ್ಕೆಕ್ಕೆ ತಿಳಿತ್ತೇತೀ.” ಎಂದು ಸೂಚಿಸಿದರು.

“ಹೇಣಾ ದವಾಖಾನೆಗೆ ಕಳಿಸಿದಿರಿ? ದುರ್ಮರಣ ಆಗ್ಗೆತೇನು?” ಯಶವಂತರಾಯರ ದನಿ ಈ ಪ್ರಶ್ನೆಯನ್ನು ಕೇಳುವಾಗ ಭಯದಿಂದ ನಡುಗುತ್ತಿತ್ತು.

“ಯಾಕ, ನಿಮಗೆ ಬಾಪೂ ಸಾಹೇಬು ಏನೂ ತಿಳಿಸೇ ಇಲ್ಲೇನು? ಏನಂತ ಪತ್ರ ಬರೇದಾರ ಹಾಗಾರ?” ಗೌಡರು ಕೇಳಿದರು.

“ಉರಾಗ ಕಾಲರಾ ಪಿಡುಗು ಪ್ರೇಲಾಸೇತಿ. ಪ್ರತಿಳಾಭಾಯಿ ಕಾಲರಾ ಬಂದ ಪ್ರೋತ್ಸಾಹ ಅಂದಳು. ಮುಂದಿನ ವ್ಯವಸ್ಥೆ ಮಾಡಾಕ ಲಗೂನ ಬರಬೇಕು, ಅಂತ ಪತ್ರ ಕಳಿಸಿದ್ದ. ಆದರೆ ನಿಮ್ಮ ಮಾತು ಕೇಳಿದರೆ ಪ್ರಕರಣ ನಿರಾಳಾನ, ಕಾಣತ್ಯತೀತಿ.” ಯಶವಂತರಾಯರು ಏನೂ ತಿಳಿಯದವರಾಗಿ ನುಡಿದರು.

“ನಿರಾಳಾ ಇಲ್ಲ ಏನಿಲ್ಲ. ಈ ಗುಷ್ಠೆದಾಗ ನಾವು ನಿರಂಬಳ ಇರಬೇಕೂ ಅಂತ ದವಾಖಾನೆಗೆ ಹೇಣಾ ಕಳಿಸಿತು. ಪ್ರತಿಳಾಭಾಯಿ ಉಲ್ಲಂಹಾಕಿಕೊಂಡು, ಆತ್ಮಹತ್ಯೆ ಮಾಡಿಕೊಂಡಿರಬೇಕೂ ಒಂದು, ಇಲ್ಲಾಂದ್ರ, ಉಲ್ಲಂಹಾಕಿ ಇನ್ನೊಬ್ಬರು ಖೂನಿ ಆರ ಮಾಡಿರಬೇಕು ಅಂತ ಸಂತೋ ಬಂದು, ಹಾಗ ಮಾಡಿದಿವಿ. ಆತ್ಮಹತ್ಯೆ ಮಾಡಿಕೊಂಡಿದ್ದ ಇದ್ದರ ಎಲ್ಲಾರಿಗೂ ನಿಶ್ಚಿಂತಿ,” ಗೌಡರು ಆದ ಪ್ರಕರಣವನ್ನು ಸ್ವಲ್ಪದರಲ್ಲಿ ವಿವರಿಸಿದರು.

ಇದನ್ನೆಲ್ಲ ಕೆಳಿ ಮೊದೊದಲು ಗೊಂದಲದಲ್ಲಿ ಬಿದ್ದರೂ ಕೊಡ, ಆಮೇಲೆ ಅವರಿಗೆ ತಮ್ಮ ಕರ್ತವ್ಯದ ಅರಿವಾಗತೊಡಗಿತು. ಬಾಪೂಸಾಹೇಬ ಪತ್ರದಲ್ಲಿ ಬರೆದು ತಿಳಿಸಿದ್ದಕ್ಕೂ ಇಲ್ಲಿಯ ಪರಿಸ್ಥಿತಿಗೂ ಮಹಡಂತರವಿತ್ತು. ಆದರೆ ಇದನ್ನೆಲ್ಲಾ

ಪರಿಶೋಧಿಸಿ ಪರಿಸ್ಥಿತಿಯನ್ನು ಒಂದು ನೆಲೆಗೆ ತಂದು ಮುಟ್ಟಿಸುವುದು, ಹಿರಿಯರಾದ ಅವರದೇ ಕರ್ತವ್ಯವಾಗಿತ್ತು ಅಂತೆಯೇ “ಹೀಂಗ್? ಆಗಲಿ, ವಾಡಕ ಹೋಗಿ ಬರತನ ದಾದಾ, ನ್ಯಾಹರೀ ಏನು ಬ್ಯಾಡ, ನೀ ಅದರ ಉಸಾಬರಿಗೆ ಬೀಳಬ್ಯಾಡ”, ಎಂದು ದಾದಾನಿಗೆ ಹೇಳಿ ಎಧ್ದರು.

ಅಷ್ಟರಲ್ಲಿ, ಯಶವಂತರಾಯರು ಉರಿಗೆ ಬಂದ ಸುದ್ದಿ ಮುಟ್ಟಿ ಬಾಪೂಸಾಹೇಬ ಚಾವಡಿಯ ಕಡೆಗೇ ಅವರನ್ನು ಕಾಣಲು ಬಂದ, ಮಾವ ಅಳಿಯರಲ್ಲಿ ನಮಸ್ಕಾರ ಚಮತ್ವಾರ್ಥಕಾಗಿ ಇಸುದನಿಯಲ್ಲಿಯೇ ಮಾತುಕರೆಗಳು ನಡೆದವು. ತಲೆ ಕೆಳಗೆ ಮಾಡಿ ಬಾಪೂ ಸಾಹೇಬ ಹೇಳಿದ್ದು ಯಶವಂತರಾಯರಿಗೆ ಕೇಳಿಸಿತೋ ಇಲ್ಲವೋ! ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ವಾಡೆಯ ಕಡೆಗೆ ನಡೆದರು. ದಾದಾ ಗೌಡರ ಜೊತೆಯಲ್ಲಿ ಗೌಡರ ಮನೆಗೆ ನಡೆದ. ಇದನ್ನೆಲ್ಲ ನೋಡಿದ ಮೇಲೆ, ಚಾವಡಿಯ ಸಮೀಕ್ಷೆದ ಸಂದರ್ಭಾನ್ವಿತ ಅಡಿಕೆಂಡು ನಿಂತಿದ್ದ ಆಡ್ಲಿ, ಕೇಶವರಾಯ ಮತ್ತು ಇನ್ನುಳಿದ ಮೂವರೂ ಪ್ರೋಲೀಸರು ಧ್ಯೇಯದಿಂದ ಚಾವಡಿಗೆ ಬಂದರು.

ತಾವು ಪಾದಳ್ಯಯನ್ನು ಬಿಟ್ಟು ಹೊರಟ ಮೇಲೆ, ಮೂರೇ ದಿನಗಳಲ್ಲಿ ನಡೆದ ಅಧ್ಯಾತ್ಮ ಘಟನೆಗಳ ವಿವರಗಳು, ಯಶವಂತರಾಯರಿಗೆ ಒಂದೊಂದಾಗಿ, ಬಾಪೂಸಾಹೇಬನಿಂದ, ಯಮುನಾನಿಂದ, ವಾಡೆಯಲ್ಲಿ ಇನ್ನಿತರ ಆಳು ಹೋಳುಗಳಿಂದ ತಿಳಿದುಬಂದವು. ದಾದಾನ ಮೇಲೆ ನಾನಾನ ಕೊಲೆಯ ಸುಳ್ಳಾ ಆರೋಪ ಬಂದದ್ದೇ, ಪ್ರತಳಾಬಾಯಿಯ ಆತ್ಮಹತ್ಯೆಗೆ ಕಾರಣವಾಯಿತು ಎಂಬ ಮಾತನ್ನು ಚಿಮಣಾ ತಿಳಿಸಿದಳು. ಆದರೆ ಬಾಪೂ ಸಾಹೇಬ ಮಾತ್ರ, ಚಿಮಣಾಳನ್ನು ಮರಕ್ಕೆ ಅಟಿದ್ದರಿಂದ ಪ್ರತಳಾಬಾಯಿ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸೂಚಿಸಿದ. ಯಶವಂತರಾಯರಿಗೆ ಈ ವಿವರಗಳಿಂದ ಬಲವಾದ ಆಫಾತವಾದಂತಾಯಿತು. ಜಾಗೀರದಾರರಂಧ್ರ ಗೌರವಯುಕ್ತವಾದ ಮನಸೆನದಲ್ಲಿ ಆತ್ಮಹತ್ಯೆಯಂಥ ಅಪಮಾನಕಾರಕ ಘಟನೆ ನಡೆದದ್ದರಿಂದ ಅವರಿಗೆ ಸಂಕಟವಾಯಿತು. ಅಪ್ರತ್ಯಕ್ಷವಾಗಿಯಾದರೂ ಆಗಲಿ, ತಮ್ಮ ಅಳಿಯ ಅದಕ್ಕೆ ಕಾರಣವಾದನಲ್ಲ ಎಂದು ನಾಚಿಕೆಯೂ ಆಯಿತು. ಅಂತೆಯೇ ಬಾಪೂಸಾಹೇಬ ಎಷ್ಟು ಹೇಳಿದರೂ ಉಟಪನ್ನೇ ಮಾಡಲಿಲ್ಲ. ಅದರ ಮನಸ್ಸು ಈ ದುಷ್ಪಟನೆಗಳ ಕಾರಣ ಪರಂಪರೆಯನ್ನು ಅಳೆಯುವುದಕ್ಕೆ ತೋಡಗಿತ್ತು. ಚಿಮಣಾಳನ್ನು ಮರದಿಂದ ಕರೆಸಿಕೊಳ್ಳುವ ಇಚ್ಛೆಯನ್ನು ಯಶವಂತರಾಯರು ವ್ಯಕ್ತಪಡಿಸಿದಾಗ ಬಾಪೂಸಾಹೇಬ “ಅದು ಬ್ಯಾಡ, ಆಕಿ

ಇಲ್ಲೆ ಬರಲಿಕ್ಕೆ ಒಪ್ಪಲಿಕ್ಕಿಲ್ಲ. ಒಷ್ಟಿದರೂ ಈಗ, ಇಲ್ಲೇ ಆಕಿ ಕೆಲಸ ಏನದೆ?” ಎಂದು ಕಟುವಾಗಿ ಕೇಳಿದ.

“ಹಾಗಾದರ, ನಾನ ಮಾತಕ್ಕ ಹೋಗಿ ಆಕೀಗೆ ಸಮಾಧಾನ ಮಾಡಬೇಕಾಗತದ. ಪರದೇಶೀ ಹುಡುಗಿ; ಸತ್ತವರ ಮಕ್ಕಳು ಇದ್ದವರ ಕ್ಯಾಯಾಗ. ನೀನೆ ಹೇಳಿದಿ, ಪುತ್ತಳಾ ಆಕೀದರೀಂದ ಆತ್ಮಹತ್ಯಾ ಮಾಡಿಕೊಂಡಳು ಅಂತ. ಅದಕ್ಕೆ ನಾ ಹೋದರ ಪಡದಪ್ಪನವರದು ಹರಕತ್ತು ಇಲ್ಲ ಹೌದಲ್ಲಿ?” ಎಂದು ಯಶವಂತರಾಯರೂ ಅಷ್ಟೇ ನಿರ್ಧಾರದಿಂದ ಉತ್ತರವಿತ್ತರು.

“ಪಡದಪ್ಪನವರ್ದು ಇಲ್ಲಿಗೆ ಕರೆಕಳಿಸಿದರ ನೆಟ್ಟಗಾಗಲಿಕ್ಕಿಲ್ಲ” ಎಂದು ಬಾಪು ಸಾಹೇಬ, ಆಳನ ಸಂಗಡ ಪಡದಪ್ಪನವರಿಗೆ ಬರಲು ಹೇಳಿಕಳಿಸಿದ.

“ಆ ಪಡದಪ್ಪನ ಕಾಲಾಗ ಈ ವಾಡೇದೊಳಗ ಎರಡು ಜೀವ ಹೋದವು. ಆದರೂ ಅವನ ಗೆಳಿತನ ಬಿಟ್ಟಿಲ್ಲ ನೀನು. ಯಾಕದು ಅವನ ಸಲಿಗಿ?” ಯಶವಂತರಾಯರು ಮನಸ್ಸು ತಡೆಯಲಾರದೆ ಕೇಳಿದರು.

ಬಾಪುಸಹೇಬನನ್ನೂ ಈ ಸಮಸ್ಯೆ ಕಾಡುತ್ತಿತ್ತು. ಈ ಪ್ರಶ್ನೆ ಸಾವಿರ ಸಲ ಅವರ ಮನಸ್ಸನ್ನು ಚುಬ್ಬಿತ್ತು. ಆ ಬಗ್ಗೆ ಸಾಕಷ್ಟು ವಿಚಾರ ಮಾಡಿ, ಕೊನೆಗೆ, ಪಡದಪ್ಪನ ಸ್ವೇಹವನ್ನು ಬಿಟ್ಟರೆ ತನಗೆ ಗತಿಯೇ ಇಲ್ಲ ಎಂಬ ನಿರ್ಣಯಕ್ಕೆ ಅವನು ಬಂದಿದ್ದ. ಪಾಪದ ಘಟನೆಗಳಲ್ಲಿ ಒಂಟಿತನ ಎಂದಿಗೂ ಸಳ್ಳಿದು. ಮೇಲಾಗಿ ಪಡದಪ್ಪನ ಸ್ವೇಹದಲ್ಲಿ ಸಾವಿರ ಲಾಭಗಳ ಆಸೆಯಿತ್ತು. ಆದರೆ ಈ ಮಾತನ್ನು ಮಾವನ ಮುಂದೆ ಒಪ್ಪಿಕೊಳ್ಳುವುದು ಹೇಡಿತನವಾದೀತೆಂದು ಅವನಿಗೆ ಗಾಬರಿ. ಆದರೆ ಕೇಳಿದ ಪ್ರಶ್ನೆಗೆ ಒಂದು ಉತ್ತರವನ್ನು ಹೊಜಬೇಕೆಂದು “ಅವನ ಸಲಿಗಿ ಏನು ಸುಟ್ಟಿತ್ತು? ನಾಕು ಮಂದಿ ಸೋಟರು ಅವನ ಕ್ಯಾಯಾಗ ಇದ್ದಾರ. ಅಮಲದಾರರೊಳಗ ವಜನ ಅದ, ಅವನ ವರ್ಮಾ ಕಟಗೊಂಡರ, ನಾಳೆ ಈ ಉರಾಗ ನಿಂತು ನೀರ ಕುದಿದ್ದಾಗಿ ಮಾಡ್ಯಾನು ಅಂತ ಅವನ ಜೋಡಿ ಮಾರೀ ಕೆಡಿಸಿಗೊಂಡಿಲ್ಲ” ಎಂದು ಜಾಣತನದ ಉತ್ತರವನ್ನೇ ಹೊಟ್ಟಿ.

“ಅವನ ಜೋಡಿ ನೀ ಮಾರೀ ಕೆಡಿಸಿಗೊಂಡಿಲ್ಲ ಖರೆ, ಅದರ ಹೆಸರು ಕೆಡಿಸಿಗೊಂಡಿ. ಮೊದಲ ಉರಾಗ ನಾಕ ಜನರಿಗೆ ಬೇಕಾದವ ಆಗಿದ್ದಿ. ಈಗ ಪುತ್ತಳಾ ಕ್ಯಾಟಿಟ್ಟು ಹೋದಳು. ಇನ್ನು ಇಲ್ಲೇ ನಿಂತ ನೀರ ಕುದಿಯುವುದು ಸಾಧ್ಯ ಆದೀತ? ಉರಾವರು ಲಕ್ಷ್ಮೀಬಾಯಿನ್ನ ಕರಸೋ ವಿಚಾರ ನಡೆಸಿದ್ದರು. ಈಗಂತೂ ಅಕಿ ತಾನಾಗೇ ಬರಬಹದು” ಯಶವಂತರಾಯರು ಎಚ್ಚರಿಕೆ ಕೊಡುವ ದನಿಯಲ್ಲಿ ನುಡಿದರು.

“ಲಕ್ಷ್ಮೀಬಾಯಿ ಈಗ ಬಂದರೂ ಯಾರ ಕೇಳತಾರು? ಪಡದಪ್ಪ ಇರುತ್ತನಾ, ಈ ಉರಾಗ ಯಾರ ಆಟಾನೂ ನಡಿಯೂದ್ದಲ್ಲ” ಬಾಪೂಸಾಹೇಬ ನಿಲಕ್ಷ್ಮೀತನದಿಂದಲೇ ಹೇಳಿದ.

ಯಶವಂತರಾಯಿಗೆ ಈ ಮಾತು ರುಚಿಸಲಿಲ್ಲ. ಬಾಪೂಸಾಹೇಬ ಸಂಪೂರ್ಣ ಹಾದಿಬಿಂಬಿಯನೆಂದು ಅವರಿಗೆ ಮನವರಿಕೆಯಾಯಿತು. ಪಡದಪ್ಪನ ಬಗ್ಗೆ ಅವನಿಗಿರುವ ಅವಾಸ್ತವ ಗೌರವವನ್ನು ಕಂಡು ಅವರಿಗೆ ಹೇಳಿಕೆಯೆನಿಸಿತು. ಪ್ರತಿಳಾಬಾಯಿ ಸತ್ಯಮೇಲೂ ಬಾಪೂಸಾಹೇಬ ತಾನೇ ಇನ್ನು ಜಾಗೀರದಾರ ಎಂಬಂತೆ ಮಾತಾಡುತ್ತಿರುವನಲ್ಲ! ಬರಬರುತ್ತ ಇಬ್ಬರಲ್ಲಿಯೂ ಮಾತು ಬಿರುಸಾದವು. ಅಳಿಯ ಮಾವರಲ್ಲಿ ಎಂದಿನಿಂದಲೂ ಸೌಹಾದರ ಕಡಿಮೆಯೇ. ಅದರಲ್ಲಿ ಇತ್ತೀಚೆಗೆ ನಡೆದ ಬಾಪೂಸಾಹೇಬನ ಅವಿವೇಕಗಳನ್ನು ಕೇಳಿಕೇಳಿ ಯಶವಂತರಾಯನ ಮನ ರೋಸಿಹೋಗಿತ್ತು. ಮನಸೆನದ ಗೌರವ ಅವರಿಗೆ ಪ್ರಾಣಕ್ಷಿಂತ ಅಮೂಲ್ಯವಾಗಿತ್ತು. ಬಾಪೂಸಾಹೇಬನಿಗೋಂದ ಅದಾವುದರ ಲಕ್ಷ್ಮೀಯೇ ಇಲ್ಲ. ಮೇಲಾಗಿ ತನ್ನ ವ್ಯವಹಾರದಲ್ಲಿ ಕ್ಯಾಹಾಕವುದು ಅವನಿಗೆ ಸೇರುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಇಬ್ಬರಲ್ಲಿಯೂ ಹುದುಗಿದ್ದ ಕಹಿ ಈಗ ಮಾತಿನಲ್ಲಿ ವ್ಯಕ್ತವಾಗತೊಡಗಿತು. ಯಶವಂತರಾಯ ನಿಷ್ಪರ್ಷಮನುಷ್ಟಿ. ಚಿಮಣಾಳ ಅಪಮಾನ, ನಾನಾನ ಹೊಲೆ, ಘೋಜದಾರರ ಆಗಮನ, ದಾದಾನ ಮೇಲೆ ಸುಳ್ಳಾ ಆರೋಪ, ಗೌಡರು ಹಾಗ ಬಾಪೂಸಾಹೇಬರಲ್ಲಾದ ವಿರಸ, ಪ್ರತಿಳಾಬಾಯಿಯ ಆತ್ಮಹತ್ಯೆ ಇವೆಲ್ಲವುಗಳ ಬಗ್ಗೆಯೂ ನಿದಾನಕ್ಕಿಣ್ಯಾವಾಗಿ ಪ್ರಶ್ನೆ ಕೇಳುತ್ತ ಬಾಪೂಸಾಹೇಬನ ಸತ್ಯವನ್ನೇ ಒರೆಗೆ ಹಚ್ಚಿ ನೋಡತೊಡಗಿದರು. ಬಾಪೂಸಾಹೇಬ ತಾನಾಗಿಯೇ ಯಾವ ತಪ್ಪಿ ಮಾಡಿದ್ದರೂ, ತಪ್ಪಿಗಾರರ ಜೊತೆಗೆ ಸ್ವೇಚ್ಛ ಮಾಡಿದ್ದೂ ತಪ್ಪಿದೇ ಅವರ ವಾದ. ಅಲ್ಲಿ ಇಲ್ಲಿ ಚುಚ್ಚಿ ಮತ್ತೆ ಪಡದಪ್ಪನ ಸ್ವೇಚ್ಛದ ಮಾತಿಗೇ ಬಂತು.

“ನೀವು ಏನ ಹೇಳಿ. ಪಡದಪ್ಪನ ಸ್ವೇಚ್ಛ ಇದ್ದರ, ನಾಳೆ ಪ್ರಸಂಗ ಬಿದ್ದಾಗ ನನಗ ಸಹಾಯ ಸಿಗೋಂ ಆಶಾ ಆದ.” ಬಾಪೂಸಾಹೇಬನೂ ಹಟದಿಂದಲೇ ಹೇಳಿದ.

ಈ ಮಾತಿಗೂ ಯಶವಂತರಾಯರು ಒಟ್ಟಿಗೆ ಕೊಡಲಿಲ್ಲ. ಅವರ ಅಭಿಪ್ರಾಯ ದೃಢವಾಗಿತ್ತು. ಪಡದಪ್ಪ ಎಷ್ಟೇ ಬಲಶಾಲಿಯಾಗಿದ್ದರೂ ಅವನ ಪಕ್ಷವೇ ಅನ್ಯಾಯದ್ದು. ಅವನ ಜೊತೆಗೆ ಸ್ವೇಚ್ಛ ಮಾಡುವದೆಂದರೆ ವೇತಾಳವನ್ನು ವಶಪಡಿಸಿಕೊಂಡಂತೆ, ಮಂತ್ರಶಕ್ತಿ ಜೀವಂತವಾಗಿರುವವರೆಗೆ ಆಡಿದ ಮಾತನ್ನು

ಕಂಡೆರಿಸಿ ಕೊಡುವ ವೇತಾಳ, ಮಂತ್ರದ ಬಲ ಕುಗಿದೊಡನೆ ವಶಪಡಿಸಿ ಕೊಂಡವನನ್ನೇ ನಾಶಗೊಳಿಸುವಂತೆ ಪಾಪದ ಸಹವಾಸದ ಫಲ

“ಪ್ರಸಂಗ ಬಂದಾಗ ಪಡದಪ್ಪನ ಸಹಾಯ ನಿನಗ ಇರತದ ಅನ್ವಯಿ ಭ್ರಮಾಬ್ಯಾಡ. ಅದು ನಿನ್ನ ಹಾಳ ಮಾಡಲಿಕ್ಕೆ ಮಾತ್ರ ಸಹಾಯ ಆದೀತು. ನನ್ನ ಮಾತು ಕೇಳೋ ಮನಸಿಲ್ಲಿದ್ದಿರ ಹೇಳೋ ಗರಜು ನನಗೂ ಇಲ್ಲ” ಎಂದು ಸಿಟ್ಟಿನಿಂದ ಹೇಳಿ, ಏನು ಮಾಡಲೂ ತಿಳಿಯದೆ ಕೆಳಗಿಟ್ಟ ರುಮಾಲನ್ನು ವೇಗವೇಗವಾಗಿ ತಲೆಗೆ ಸುತ್ತಿಕೊಳ್ಳಲಾರಂಭಿಸಿದರು. ಅವರ ದನಿ ಸಿಟ್ಟಿನಿಂದ ಸಂತಪ್ತವಾಗಿತ್ತು. ಮಾತು ಈ ಮಟ್ಟಕ್ಕೆ ಬರಬಹುದೆಂದು ಬಾಪುಸಾಹೇಬಿಗೂ ಅನಿಸಿರಲಿಲ್ಲ. ಪಡದಪ್ಪನ ಸ್ನೇಹ ಬಿಡುವ ವಚನ ಕೊಡುವವರಿಗೆ ಮಾವನ ಕೋಪವಿಳಿಯುವ ಲಕ್ಷಣಗಳಿರಲಿಲ್ಲ. ಅವರಿಗೆ ಯಾವ ಉತ್ತರವನ್ನು ಹೇಳಿದರೂ ಇರುಕೆನಲ್ಲಿ ಸಿಗುವ ಸಂಭವವಿತ್ತು. ಅಂತಯೇ ವಿಷಯವನ್ನು ಬದಲಿಸಲೆಂದು “ನಾಳೆ ತಿಳಿರಿ, ಲಕ್ಷ್ಮೀಭಾಯಿ ಅಕ್ಕು ಅವರು ಬಂದು ಆಸ್ತಿ ಕಬಜಾ ಕೇಳಿದರ ನಮಗ ನಾಕು ಜನರ ಬೆಂಬಲ ಸಿಗೋ ಹಾಗೆ, ಉರಾಗ ಜನರನ ಕಾಯಕೊಳ್ಳಬೇಕಲ್ಲಾ?” ಎಂದು ತನ್ನ ಮುಂದಿರುವ ಸಮಸ್ಯೆಯನ್ನು ಪ್ರಸ್ತಾಪಿಸಿದ.

“ಈ ವಾಡೇ ಲಕ್ಷ್ಮೀಭಾಯಿಗೇ ಸಲ್ಲತೆಕ್ಕದ್ದು. ಆಕಿ ಮನೆತನದ ಆಸ್ತಿ, ಅವರು ಕೇಳೋ ಮೊದಲೇ ಕರೆಸಿಕೊಟ್ಟು, ಮುರ್ದಾದಿಯಿಂದ ನೀನು ನಿನ್ನ ಉರಿಗೆ ಹೋಗು ಅಂತ ನಾ ಹೇಳಿವಾ. ಇದು ನನ್ನ ಅಂತಃಕರಣದ ಮಾತು. ಪುತಳಾ ಜೀವಂತ ಇದ್ದಾಗಿನ ಮಾತು ಬ್ಯಾರೆ. ಆಕಿ ಪಾಲಿಗೆ ಈ ಮನೆತನದ ಅಥಾರ ಆಸ್ತಿ ಬರತಿತ್ತು. ಆಗ ನಿನಗ ಈ ಆಸ್ತಿ ಉಪಭೋಗ ಮಾಡೋ ಹಕ್ಕು ಇತ್ತು. ಈಗ ಅ ಮಾತು ಕೇಳಬ್ಯಾಡಾ. ಸುಮೃದ್ಧ ಲಕ್ಷ್ಮೀಭಾಯಿಗೆ ಪತ್ರ ಬರಿ. ಇಲ್ಲಾ ನನಗೆ ಹೇಳಿದರ ನಾನ ಬರೆಸಿ ಹಾಕತೇನಿ” ಎಂದು ಯಶವಂತರಾಯರು ನಿಷ್ಪೂರತೆಯಿಂದ ನುಡಿದರು.

ಈ ಮಾತು ಬಾಪುಸಾಹೇಬಿಗೆ ಅನಿರೀಕ್ಷಿತವಾದ ಪೆಟ್ಟಾಗಿತ್ತು. ಅನಾಯಾಸವಾಗಿ ಕೈಗೆ ಬಂದ ದೊಡ್ಡ ಆಸ್ತಿಯನ್ನು ಬಿಟ್ಟಬಿಡುವುದೆಂದರೆ ಅವನ ಲೋಭಿ ಜೀವಕ್ಕೆ ಒಗ್ಗಿದ ವಿಷಯವಾಗಿತ್ತು. ಇಂಥ ಮಾತು ಹೇಳುವ ಮಾವನಿಗೆ ಏನು ಉತ್ತರಕೊಡಬೇಕೆಂಬ ವಿಚಾರದಲ್ಲಿ ಅವನಿರುವಾಗ ಪಡದಪ್ಪನವರು ಅಲ್ಲಿ ಕಾಲಿಟ್ಟರು.

“ಪಿನೋ ಅಳ್ಳಾ ಮಾವಂದಿರೋಳಗ ಮನೆತನದ ಮಾತು ಕತ್ತಿ ನಡಡ್ಣಾಗ ಕಾಣಿತಾವು. ಅಂದಮ್ಮಾಗ ನಮ್ಮದೇನು ಇಲ್ಲಿ ಕೆಲಸಾ? ಮತ್ತೆ ಬರತೀನಿ” ಎಂದು

ಜೀಪಚಾರಿಕವಾಗಿ ನುಡಿದರು.

“ಇದ ಮಾತುಕತಿಗಂತ ನಿಮ್ಮನ್ನ ಕರೆಸಿದ್ದು, ಬರ್ತಿ” ಎಂದು ಬಾಪ್ರೋಷಾಹೇಬ ಅವರನ್ನ ಕರೆದು, ಕುಳಿರಹೇಳಿ ತಾನು ಒಳಗೆ ನಡೆದ. ಮಾವನ ನ್ಯಾಯನಿಪ್ಪರತೆಯ ತೋಫಿನ ಬಾಯಿಗೆ ಬಲಿಯಾಗುವ ಮನಸ್ಸು ಅವನಿಗಿರಲಿಲ್ಲ.

ಪಡದಪ್ಪನವರು ದಿಂಬಿಗೆ ಆತು ಉಚ್ಚಾಸನದಲ್ಲಿ ಹುಳಿತು, ಶಾಟೆಯಿಂದ ಗಾಳಿ ಹಾಕಿಕೊಳ್ಳುತ್ತ “ಅಂತೂ ನೀವು ಬಂದಿರಿ ಪಾಟೀಲರ. ನಮ್ಮ ಚಿಂತಿ ದೂರ ಆದ್ವಾಂಗಾತು” ಎಂದು ಹೇಳಿದರು.

“ಸ್ವಾಮಿಗೋಳಿಗೆಲ್ಲಾ ಚಿಂತೀ ಕಾಟ ಎಲ್ಲೆತ್ತಿರಿ? ಅದೆಲ್ಲ ನಮ್ಮಾಂಗ ಸಂಸಾರದಾಗ ಒದ್ದ್ವಾಡೋ ನರಮನಸ್ಯಾರಿಗೆ” ಎಂದು ಯಶವಂತರಾಯರು ನುಡಿದಾಗ, ಅವರಿಗರಿಯದಂತೆಯೇ ಅವರ ದನಿಯಲ್ಲಿ ವೈಂಗ್ಯ ಮೂಡಿತ್ತು.

“ಸ್ವಾಮಿ, ಸನ್ಯಾಸಿ, ಇರಾರಾದರೇನು ಪಾಟೀಲರ. ಶಿವನ ಮಾಯಾಜಾಲದಿಂದ ಪಾರಾಗೂತನಾ ಚಿಂತಿ ಗಂಟ ಬಿದ್ದದ್ದ ಅಲ್ಲೇ?” ಎಂದು ವೈರಾಗ್ಯದ ಜೀದಾಸೀನ್ಯದಿಂದ ಪಡದಪ್ಪನವರು ಗಂಭೀರವಾಗಿ ಉತ್ತರವಿತ್ತರು.

“ಅದಿರಲಿ, ನಾ ಅಂದ ಉಂಗಿ ಹೋದ ಮ್ಯಾಗ, ದಾದಾ ಭಾರೀ ಭಾರೀ ಗೊಂದಲ ಎಬ್ಬಿಸಿಬಿಟ್ಟನಂತಲ್ಲಾ?” ಯಶವಂತರಾಯರು ತಿಳಿದುಕೊಳ್ಳುವ ಕುತೂಹಲದಿಂದಲೆಂಬಂತೆ ಕೇಳಿದರು.

ಪಡದಪ್ಪನವರು ಆಸನವನ್ನು ಬದಲಿಸಿದರು. ಹೋಸ ಮಾತಿಗೆ ಹೋಸ ಆವಿಭಾಫ; ಹೋಸ ರೀವಿ ಎಂಬ ತತ್ತ್ವವನ್ನು ಅವರು ಮರೆತಿರಲಿಲ್ಲ.

“ವಿನ ಹೇಳಬೇಕೆ ಅವನ ಪುಂಡಾಟಿಕಿ? ಜಿಮಣಾ ಸಣ್ಣ ಮುಡುಗಿ. ತಿಳಿದ. ಎಲ್ಲೋ ಏನೋ ಕಾಲಜಾರಿ ಬಿದ್ದಿದ್ದಾಳಾದೀತು. ಆ ಪಾಪದ ಹೋರಿ ನನ್ನ ಮ್ಯಾಗ ಹೇರಲಾಕ ಬಂದಾ. ಶಿವನ ಆಟ, ಇದೂ ಬಂದು ನನ್ನ ಪರೀಕ್ಷೆ ಮಾಡತಾನ ಅಪ್ಪ ಅಂತ, ಆಗಲೆಪಾ ಅಂತಾ ಹೇಳಿದೆ. ತೇಲೇಕೆಟ್ಟಿ ಬದರ್ಯಾಡೋ ಮನಸ್ಯಾಗ ಸಾರಾಸಾರ ಬುದ್ಧಿ ಇದ್ದಿತರೆ? ಸಿಟ್ಟಿ ಅನ್ನಾದು ಮನಸ್ಯಾನ ಸುಟ್ಟಿ ಬೂದಿ ಮಾಡೂ ಕಿಡಿ. ಮಟ್ಟಾಗ ಜಿಮಣಾನ್ನ ಬಿಟ್ಟಿ ಹೋಗೂ ಅಂದೆ” ಸಾಭಿನಯವಾಗಿ ಸ್ವಾಮಿಗಳು ಹೇಳಿದರು.

“ಈಗ ಆಕಿ ನೆಟ್ಟಿಗೆ ಆದಾಳಲ್ಲಿ?”

“ವಿನ ಹೇಳಲಿ ಯಶವಂತರಾಯರ? ಅದೊಂದು ಮಜ್ಜಿ; ತಂಗೀ, ನಿನ್ನ ಮನ್ಯಾಗ ಅದೀಯಂತ ಆರಾಮ ಇರೂ ಅಂತ ಹೇಳಿದೆ. ನಾಕ ಜನರ ಕಡೆಯಿಂದ ಹೇಳಿಸಿದೆ. ಮುಳು ಮುಳು ಅಂತ ಉಟ್ಟಾ ಬಿಟ್ಟಿ ಮಲಗಿಬಿಟ್ಟಾ. ಪ್ರತಿಖಾಬಾಯಿ

ಸತ್ತ ಸುದ್ದಿ ಕೇಳಿದ ಮಾರ್ಗಂತೂ ಆಕಿ ಸ್ತಿತಿ ನೋಡಕ್ಕೆ ಆಗಾಣೆಲ್ಲರಿ. ಮಾತಾಡಿಸಿದವರಿಗಂತೂ, ಕವಕ್ಕನ ಏನರೆ ಬಾಯಿಗೆ ಬಂದಾಗೆ ಅಂತಾಳು. ಇದೂ ಶಿವನ ಆಟ ಅಲ್ಲೇ?” ಎಂದು ಸ್ವಾಮಿಗಳು ನುಡಿದು ನಿಟ್ಟಿಸಿರು ಬಿಟ್ಟರು.

“ಬಸರ ಹೇಳಿಮಗಳು, ಹೀಗ ಉಟಕಾ ಬಿಟ್ಟ ಮಲಗಿದರ ಗತಿ ಏನು? ನಾನ ಮರದ ತನಾ ಬಂದು ಆಕೆನ್ನ ಮಾತಾಡಿಸಿ ಸಮಾಧಾನ ಹೇಳಿದರ ನೆಟ್ಟಗಾಗಕ್ಕೆಲ್ಲ?” ಯಶವಂತರಾಯರು ಅಂತಕೆರಣ ತುಂಬಿ ಕೇಳಿದಾಗ, ಪಡದಪ್ಪನವರಿಗೆ ಇಲ್ಲವೆನ್ನಲಾಗಲ್ಲಿಲ್ಲ.

“ನಿಮ್ಮ ಇಚ್ಛಾ, ನಿಮ್ಮ ಹುಡುಗಿ, ನೀವು ಬೇಕಾರ ಆಕಿನ್ನ ಕರಕೊಂಡು ಬಂದು ಆಕಿ ತೆಲಿಗೆ ಏರಿದ ದುಕ್ಕ ಇಳಿಯೂ ಹಾಗ ಉಪಾಯ ಮಾಡಸತ್ತಿದ್ದರ ಮಾಡಿಸರಿ, ನಾ ಈ ವಿಷಯದಾಗ ಏನೂ ಹೇಳಾದು ಜಡಾ ಆಗ್ನೇತಿ. ಒಂದ ಅಂದರ ಹೆಚ್ಚು ಏರಿದ ಅಂದರ ಕಮ್ಮಿ. ನೀವು ಹಿರ್ಯಾರು, ಏನ ಮಾತಾಡಿದರೂ ನಡೀತ್ಯಾತ್ಮಿ. ಮುಖ್ಯ ಪರದೇಶಿ ಹುಡಿಗಿ, ಎಲ್ಲಾದರೂ ನಕ್ಷೋಂತ ಇರಲಿ ಅಂತ ನಿಮಗ ಅನಸೂ ಹಾಗ ನಮಗೂ ಅನಸತ್ಯಾತ್ಮಿ. ಆದರ ಏನ ಮಾಡಾದು ಹೇಳ್ಣಿ” ಸ್ವಾಮಿಗಳ ಕಂಠವೂ ತಾತ್ಮ್ಯಾತ್ಮಿಕವಾಗಿ ಗದ್ದಿತವಾಗಿತ್ತು.

“ಏನೂ ಮಾಡಬ್ಯಾಡಿ, ಆಕೇನೂ ನನ್ನ ಮಗಳ ಅಂತ ನಾ ತಿಳಿತೇನು. ನನ್ನ ಜೋಡಿ ನಮ್ಮ ಉರಿಗೆ ಕರಕೊಂಡು ಹೋಗಬೇಕಾಂತ ಮಾಡಿನು.”

ಯಶವಂತರಾಯರ ಈ ಉತ್ತರದಿಂದ ಪಡದಪ್ಪನವರಿಗೆ ಅಲ್ಲಿಕೆಕ ಸಮಾಧಾನವೆನಿಸಿತು. “ನಿಮ್ಮ ಅಂತಕೆರಣ ದೊಡ್ಡದರೀ. ಕರೇ ಅಂದರೂ ಬಡವರ ತಂದಿ ನೀವೆ” ಎಂದು ಅವರನ್ನು ಹೊಗಳುಲೂ ಹಿಂದುಮುಂದು ನೋಡಲಿಲ್ಲ.

ಒಂದು ಸವಾಸ್ಯೆ ಆಡುತ್ತಲೇ ಬಗೆಹರಿದಂತಾಗಿ ಇಬ್ಬರೂ ಸಮಾಧಾನವೆನಿಸಿದ್ದರಿಂದ ಕ್ಷಣೆಹೊತ್ತು ಇಬ್ಬರೂ ಸುಮೃದ್ಧಾದರು. ಆದರೆ ಯಶವಂತರಾಯರು ಸ್ವಭಾವತಃ ವಾಚಾಳಿಯಾಗಿದ್ದರಿಂದ ಬಹಳ ಹೊತ್ತು ಸುಮೃದ್ಧಿ ಕೂಡಲಾಗಲಿಲ್ಲ. ಮತ್ತೆ ಹರಟಿ ಪ್ರಾರಂಭವಾಯಿತು. ಮಾತು ಈಗ ಉರಿ ವಿಷಯಕ್ಕೆ ತಿರುಗಿತು. ಘೋಜದಾರರ ಆಗಮನದಿಂದ ಪಾದಳ್ಯಾಯಲ್ಲಿ ಉಂಟಾದ ಕೋಲಾಹಲವನ್ನು, ಗೌಡರ ಬಗ್ಗೆ ದೂಡಿತ ವಾರ್ತೆಗಳನ್ನು ಅವರು ಹರಡಬೇಕಾಗಿತ್ತು. ದಾದಾನಂಥ ಪುಂಡರನ್ನು ಕೂಡಿಕೊಂಡು ಗೌಡರು ದರ್ಷಕ ಆಳಿಕೆಯನ್ನೇ ನಡೆಸುತ್ತಿರುವರೆಂದು ಅವರ ಅಭಿಪ್ರಾಯವಾಗಿತ್ತು. ಪ್ರತಳಾಬಾಯಿಯ ಮರಣದ ನಂತರ ಬಾಪುಂಸಾಹೇಬನನ್ನು ಉರು ಬಿಟ್ಟ ಓಡಿಸುವ ಹಂಚಿಕೆಯಲ್ಲಿ

ಅವರಿದ್ದಾರೆಂದು ಸೂಚಿಸಲು ಮರೆಯಲ್ಲಿಲ್ಲ.

“ಇಲ್ಲಿ ನೋಡಿ ಪಾಟೀಲರ. ನಾ ಜೀವಂತ ಇರುತ್ತನಾ, ಇವರು ತಿಪ್ಪರಲಾಗಾ ಒಗೀಲೀ, ಬಾಪೂಸಾಬರು ಉರು ಬಿಟ್ಟು ನಾಯೇನು ಹೋಗಗೊಡಾಣೆಲ್ಲ” ಎಂದು ಪ್ರತಿಜ್ಞೆಗೈಯುವವರಂತೆ ಜೋರಿನಿಂದಲೇ ಹೇಳಿದರು.

“ಹೌದು ಸ್ವಾಮೀರ, ಗೆಳೆತನದಾಗ ನೀವು ಹೀಗನ್ನೂದ ವಾಚಿಮಿ. ಅದರ ಬಿಳಿಗಡ್ಡದ ನಮಗೆಲ್ಲಾ, ಇವಾ ತನ್ನ ಉರಾಗ ಮರ್ಯಾದಿಯಿಂದ ಬಾಳೇ ಮಾಡಲಿ ಅನಸತ್ಯತೆ. ಬಡವರ ತಂದೀನ ಆಗಬೇಕಾಗಿದ್ದರ ತನ್ನ ಉರಾಗ ಆಗಲಿ, ಇಲ್ಲಿ ಬಡವರ ಕಲ್ಯಾಣ ನೋಡಕೊಳ್ಳಲಾಕ ನೀವರಿರಲ್ಲ” ಎಂದು ಯಶವಂತರಾಯರು ಅದೇ ನಿಧಾರದಿಂದ ಹೇಳಿದರು.

ಪಡದಪ್ಪನವರು ಒಳಗಿಂದೋಳಗೇ ಗಾಬರಿಯಾದರು. ಮುದುಕನ ಹಟಮಾರಿತನ ಅವರಿಗೂ ಸಿಟ್ಟು ತರಿಸಿತ್ತು. ಆದರೆ ಅದನ್ನು ಅದುಮಿಟ್ಟುಕೊಂಡು ಮೃದುವಾಗಿಯೇ ಮನವೋಲಿಸಲು ಪ್ರಯತ್ನಿಸಿದರು.

“ನೀವು ಹಚ್ಚಿದ ಗಿಡಾ ನೀವ ಕಿತ್ತೂದು ನೆಟ್ಟಗರೇ? ಈ ಜಾಗೀರಿ ಭೂಮಿ ಕೆಬಜಾ ತೋಗೊಂಡವರೂ ನೀವ ಬಾಪೂಸಾಬರನ್ನ ತಂದು ಇಲ್ಲಿ ಇಟ್ಟಾವರೂ ನೀವ. ಈಗ ನಡಕ ನಮ್ಮನ್ನೆಲ್ಲ ಕೃಬಿಟ್ಟು ಹೋಗೂ ಅಂತ ಹೇಳತೀರೆಲ್ಲ? ಪ್ರತಿಭಾಬಾಯೇರು ಹೋದರೂ ವಾಡೇ ಹೋಗಿಲ್ಲ; ನಾಪೂ, ನೀವೂ ರೈತರು ಹೋಗಿಲ್ಲ. ಲಕ್ಷ್ಮೀಬಾಯಿ ಬಂದರ ಯಾವ ರೈತ ಮಾತಾಡಸತಾನಂತಿರಿ? ಬಾಪೂಸಾಬರು ಮನಸು ಮಾಡಿದರ, ಇಂದ ಈ ಉರ ರಾಜಾ ಆಗಬಹುದು. ಬಡಜನರೆಲ್ಲ ಅವರ ಬೆನ್ನಮ್ಯಾಗ ಆದಾರ. ಆಗಲಾರದ ನಾಕು ಜನಾ ಚಿಟಕಿ ಮುರಕೊಂತ ಕೂತಿದ್ದಾಪು. ಅವರಿಗ್ಯಾಕ ಒಳಗಾಗಬೇಕು.”

ಯಶವಂತರಾಯರಿಗೆ ಈ ಮಾತು ಬೆಳೆಸುವ ಇಚ್ಛೆ ಇರಲಿಲ್ಲ. ಪಡದಪ್ಪನವರ ಬಗೆ ಅವರು ಹೇಳಿದ ಮಾತುಗಳು, ಪ್ರತ್ಯೇಕರ್ಥನದಿಂದ ಹೆಚ್ಚು ನಿಜವಾಗುವಂತಿತ್ತು. ಅಂತಲೇ ವಿಷಯ ಬದಲಿಸಿ “ಅದೆಲ್ಲ ಬಾಪೂಸಾಹೇಬಿಗ ಸಂಬಂಧಿಸಿದ ಮಾತು. ಅದರಾಗ ನಾವ್ಯಕ ತಲೀ ಹಾಕಬೇಕು. ಈಗ ಜಿಮಾಣನ್ನ ವಾಡೇಕ ಕೊಟ್ಟ ಕಳಸತೀರ್ಯೋ, ಇಲ್ಲಾ ನಾನ ಮರದ ತನಕಾ ಬಂದು ಕರಕೊಂಡ ಹೋಗಬೇಕಾಗತದೋ?” ಎಂದು ಕೇಳಿದರು. ಪಡದಪ್ಪನವರಿಗೆ ಈ ವಿಷಯಾಂತರದ ಅರ್ಥವಾಯಿತು. ಮುದುಕ ಒಳಗಂಟಿನವನೆಂಬುದೂ

ತಿಳಿಯಿತು. “ನಾ ಹೋಗಿ ಆಕೀಗೆ ನೀವು ಹೇಳಿದ ಮಾತು ತಿಳಿಸಿತ್ತಿನಿ. ಒಪ್ಪಿ ಬಂದರ ನೆಟ್ಟಾತು. ಇಲ್ಲಾಂದ್ರ ನೀವ ಬರಬೇಕಾದೀತು” ಎಂದು ನುಡಿದರು.

ಅಪ್ಪರಲ್ಲಿ ಭಾವೂಸಾಹೇಬ ಸ್ವಾನ ಮುಗಿಸಿ ಹೊರಗೆ ಬಂದ. ಪಡದಪ್ಪನವರು ಆಗ ಹೊರಟು ನಿಂತಿದ್ದರು. ಆದರೂ ಭಾವೂಸಾಹೇಬನನ್ನು ಕಾಣದೆ ಹೋರಡುವಂತಿರಲ್ಲ. ಯಶವಂತರಾಯರು ಸ್ವಾನಕ್ಕೆ ಒಳಗೆ ಹೋಗುವ ತನಕ ದಾರಿ ಕಾಯಬೇಕಾಯಿತು.

ಯಶವಂತರಾಯರು ಜಿಮಣಾಳನ್ನು ಕಾಣುವದು ಪಡದಪ್ಪನವರಿಗೆ ಸರಿ ಬಂದಿರಲ್ಲ. ಅವಳ ಸ್ಥಿತಿ ನೋಡಿ ಕನಿಕರ ಉತ್ತಿ ಬಂದು ಆ ಮುದುಕ ತಮ್ಮ ಗತ್ತುಗಾರಿಕೆಗಳನ್ನೆಲ್ಲ ಹೊರಗೆಳಿಯಬಹುದೆಂಬ ಭೀತಿ. ಆದ್ದರಿಂದ ಅವರ ಕಣ್ಣಿಗೆ ಜಿಮಣಾ ಬೀಳದಂತೆ ಎಲ್ಲಿಯಾದರೂ ಕಳಿಸಿಬಿಡಬೇಕೆಂದು ಇಬ್ಬರಲ್ಲಿಯೂ ಒಪ್ಪಂದವಾಯಿತು. ಕೆಂಚನಿಗೆ ಈ ಮಾತು ತಿಳಿಸಿ, ಯಶವಂತರಾಯ ಬರುವದರಲ್ಲಿಯೇ ಕೆಲಸ ಮುಗಿಸಿಬಿಡಬೇಕೆಂದು, ಪಡದಪ್ಪನವರು ಮತದತ್ತ ಆತುರದಿಂದ ಹೆಚ್ಚೆ ಹಾಕಿದರು.

೧೬

ಫೌಜದಾರರು ಕ್ಯಾಂಪು ಕೆತ್ತಿದರೂ ಪಾದಳ್ಳ ಶಾಂತವಾಗುವ ಲಕ್ಷ್ಯಾಗಳೇನೂ ತೋರಲಿಲ್ಲ. ಎರಡು ದಿನಗಳ ಹಿಂದೆ ಹುಟ್ಟಿದ ಕಾಲರಾ ಬೇನೆ ಈಗ ಉಗ್ರ ಸ್ವರೂಪವನ್ನು ತಾಳಿತು. ಪ್ರಾರಂಭದಲ್ಲಿ ವಾಡೆಯ ಹೋಳ ತಿಂದ ನೆವಡಿಂದ ಕೆಲ ಜನರು ಮರಣ ಹೊಂದಿದರು. ಆದರೆ ಮುಂದೆ ಕಾಲರಾ ಒಳ್ಳಿಯ ಸ್ಥಿತಿವಂತ ಮನೆತನದವರನ್ನೂ ಬೆನ್ನಟಿತು. ಬೇಳಗಾದೂಡನೆಯ ಎಲ್ಲರೂ ಯಾವುದೋ ಭಯಾನಕ ವಾರ್ತೆಯನ್ನೂ ಕೇಳುವುದಕ್ಕೆ ಆತುರರಾಗಿರುತ್ತಿದ್ದರು. ಇರುಳಿನಲ್ಲಿ ಕಾಲರಾ ಯಾರಾರನ್ನು ಸೆಳೆದುಕೊಂಡು ಹೋಗಿರುವದೋ ಬಲ್ಲವರಾರು? ಇಂದು ಅವರಿಗೆ, ನಾಳೆ ಮತ್ತೊಬ್ಬರಿಗೆ, ನಮ್ಮ ಸರದಿ ಯಾವಾಗಲೋ ಏನೋ ಎಂದು ಜನರೆಲ್ಲ ಹೋಹಾರಿದರು. ಕಾಲರಾ ಮರಣಗಳ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುತ್ತ ಕಾಲರಾದಿಂದ ನಿಧನ ಹೊಂದಿದವರ ಮನೆಗಳಿಗೆ ಹೋಗಿ ಸಮಾಧಾನಕ್ಕಾಗಿ ಅದೇ ಅದೇ ಮಾತುಗಳನ್ನು ಹೇಳುತ್ತ ಗೊಡರು ಹಣ್ಣಾದರು. ಸತ್ತವರ ವಾರಸದಾರರನ್ನು ಕರೆಸಿ, ವಾರಸಾ ಮಾಡುವ ಬಗ್ಗೆ ವರದಿ ಕೊಡಲು ತಪ್ಪಿದರೆ ದಂಡ ಬೀಳುವದೆಂದು, ಅವರ ಕರ್ತವ್ಯದ

ನೆನಪು ಮಾಡಿಕೊಡುವುದು ಕುಲಕರ್ಣಿ ಶೇಷಪ್ಪಿಗೆ ಬಿಡಲಾರದ ಕರ್ತವ್ಯವೇನೀತಿ. ಸತ್ತವರಿಗಾಗಿ ಗೋರಿಗಳನ್ನು ಅಗಿಯುವದು ಗರಡಿಮನೆಯ ಗಿಡಗಳ ಕೆಲಸವಾಯಿತು. ಸುತ್ತಲಿನ ದೇವರುಗಳೆಲ್ಲರಿಗೆ ನೀರು ಹಾಕಿ, ಕುರಿ ಕಡಿದು ದೇವಿಯ ಕ್ಷೇಧವನ್ನು ಶಾಂತಗೊಳಿಸುವುದು ಅಗತ್ಯವೆಂದು ಅದಕ್ಕಾಗಿ ಅಂಬಲಿಗೆ ಜೋಳ ಎತ್ತುವ ಕೆಲಸದಲ್ಲಿ ಬಾಪೂಸಾಹೇಬನ ಹುಲಬ್ಬಾಟಿ ಹಜಬರ ಮುಖ್ಯಸ್ಥ ದಳವಾಯಿ ತಿಪ್ಪ, ಹಾಗೂ ಅವರ ಸಂಗಡಿಗರು ನಿರತರಾಗಿದ್ದರು.

ಅಂತೂ ಉರಲ್ಲಿ ಹಬ್ಬಿದ ಕಾಲರಾ ಎಲ್ಲರನ್ನೂ ಒಂದಿಲ್ಲಂದು ರೀತಿಯಿಂದ ದುಡಿಯುವದರಲ್ಲಿ ತೊಡಗುವಂತೆ ಮಾಡಿತ್ತು. ಉತ್ಸವೇ ಇರಲಿ, ಯುದ್ಧವೇ ಇರಲಿ, ಪಿಡುಗೇ ಇರಲಿ ಒಂದು ಸಾರ್ವಜನಿಕ ಕಾರಣ ಜನರಲ್ಲಿ ಅಧ್ಯತ ಕಾರ್ಯಕ್ರಮೀಯನ್ನುಂಟು ಮಾಡುತ್ತದೆ. ಈಗಲೂ ಅದೇ ಸ್ಥಿತಿಯಾಗಿತ್ತು. ಪಡದಪ್ಪನವರು ಉರಲ್ಲಿದ್ದಿದ್ದರೆ ತಮ್ಮ ಅನುಯಾಯಿಗಳನ್ನು ಸಾವಿನ ದವಡೆಯಿಂದ ಪಾರುಮಾಡಲು ಅವರು ಅಧ್ಯತ ಪ್ರಯತ್ನವನ್ನು ಮಾಡುತ್ತಿದ್ದರು. ಸರಕಾರಿ ಡಾಕ್ಟರನ್ನು ಕರೆತರಲು ಉರು ಬಿಟ್ಟು ಹೋದವರು ಮರಳಿ ಬಂದಿರಲಿಲ್ಲ. ಬಿಮಣಾಳನ್ನು ಬೇರೆ ತಮ್ಮ ಸಂಗಡ ಕರೆದೊಯ್ದಿದ್ದರು. ಅವಳನ್ನು ತಮ್ಮ ಶೀಪ್ಯಮುಗನೊಬ್ಬನಲ್ಲಿ ಇಟ್ಟು, ಡಾಕ್ಟರರನ್ನು ಕರೆದುಕೊಂಡು ಬರುತ್ತೇನೆಂದು ಹೋದವರು ಇನ್ನೂ ಯಾಕೆ ಬರಲಿಕ್ಕಿಲ್ಲ ಎಂದು ಕೆಂಚನಿಗೆ ಒಡೆಯಲಾರದ ಒಗಟಾಯಿತು. ಮರಕ್ಕೆ ಗೋಳಿದುತ್ತ ಬರುವ ಜನರಿಗೆಲ್ಲ, “ಅಪ್ಪಾ ಅವರು ಇಂದು ಬರತಾರು; ಡಾಗದಾರನ್ನು ಕರತರತಾರು” ಎಂದು ಹೇಳಿ ಹೇಳಿ ಅವನಿಗೇ ಆ ಮಾತು ಭಾಯಿಪಾತವಾಗಿತ್ತು. ಕಾಲರಾ ಹೆಚ್ಚಾದಂತೆಲ್ಲ, ಮರದಲ್ಲಿ ದಿನನಿತ್ಯ ಸೇರುವ ತೀರ್ಥದ ಭಕ್ತರು ಈಗ ಬರದಂತಾಗಿದ್ದರು. ಅವರೆಲ್ಲ ಮನೆಹಿಡಿದ್ದರಿಂದ ಈಗ ಕೆಂಚನೊಬ್ಬನೇ ಮರದಲ್ಲಿರುವುದು ಈಗ ಅನಿವಾರ್ಯವಾಗಿತ್ತು. ಗಾಂಜಾಭಕ್ತರು ಮರದತ್ತ ಸುಳಿಯದಂತಾದ್ದು ಅವನಿಗೆ ಇನ್ನೂ ಹೆಚ್ಚಿನ ಬೇಸರವನ್ನುಂಟುಮಾಡಿತ್ತು. ‘ತೀರ್ಥ’ದ ಸಲುವಾಗಿ ಮನಮಾರು ತೊರೆದು ಸನ್ಯಾಸಿಯಾದ ಈ ವೀರ ವೃಂದಾಗ್ನಶಾಲಿಗೂ ಈ ಏಕಾಕಿತನ ಬೇಸರವನ್ನು ತಂದಿತ್ತು. ದಿನಪೂ ಪಡದಪ್ಪನವರ ದಾರಿ ಕಾಯುತ್ತ, ಕಾಲರಾದಿಂದ ಮರಣಹೊಂದಿದವರ ಲೆಕ್ಕಹಾಕುತ್ತ ಕೆಂಚ ವೇಳೆ ಕಳೆಯಹತ್ತಿದ.

ಎರಡು ವಾರಗಳು ಗಡಿಸಿದರೂ ಪಡದಪ್ಪನವರ ಸುದ್ದಿಯೂ ಇಲ್ಲ. ಅವರು ಕರೆದುಕೊಂಡು ಬರಬೇಕಾದ ಡಾಕ್ಟರ ಸುಳಿವೂ ಇಲ್ಲ. ಈ ಅವಧಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಒಂದು ನೂರು ಜನ ಆಗಲೆ ಶಿವನ ಪಾದ ಸೇರಿ

ಮುಕ್ತರಾಗಿದ್ದರು. ವಾರಕೊಷ್ಟೆ ವಾಡೆಯಿಂದ, ಕುರಿಕಡಿಸಿ ಗ್ರಾಮದೇವತೆಗಳಿಗೆಲ್ಲ ಅಂಬಲೀದಾನದ ಎಡೆ ತೋರಿಸಿದ್ದರೂ, ದುರಗವ್ವನ ಕೋಪ ಶಾಂತವಾದ ಲಕ್ಷ್ಮಣಗಳು ಕಂಡುಬರಲಿಲ್ಲ. ಯಾವದೋ ಹಿಂದಿನ ಸಾಲವನ್ನು ಒಮ್ಮೆಲೆ ತೀರಿಸಿಕೊಳ್ಳಬೇಕೆಂಬ ಹಣದಿಂದಲೋ ಏನೋ ಸಾವು ಪ್ರತಿಯೊಬ್ಬರ ಮನೆಯ ಹೊಸ್ತಿಲ ಮೇಲೆಯೂ ಕುಳಿತು ತನ್ನ ಬಲಿಯನ್ನು ಕೇಳುತ್ತಿತ್ತು. ಬಾಳಾಚಾಯರ ಮನೆಯಲ್ಲಿ ಅವರ ತಮ್ಮನ ಮಗ ಗೋಪಾಲಚಾರಿ ಮರದಿಂದ ಮನೆಗೆ ಹೊದವನು ತಿರುಗಿ ಮರದ ಕಷ್ಟೆಯನ್ನು ಹತ್ತಲಿಲ್ಲ. ಒಂದೇ ದಿನದಲ್ಲಿ ವೈಕುಂಠಕ್ಕೆ ನಡೆದನು. ಅದೇ ಸಂಚಿಗೆ ಅವರ ಕಕ್ಷೆ ಮುಖ್ಯನ ಮುದುಕರಾದ ಹಣಮಂತಾಚಾರಿ ಕಾಲರಾ ಬೇನೆಗೆ ತುತ್ತಾಗಿದ್ದರು.

ಈ ಪಿಡುಗಿನ ಉತ್ತಪದಲ್ಲಿ ಬಾಳಾಚಾರ್ಯರಿಗೂ ಕೆಲಸವಿತ್ತು; ಮೈತುಂಬ ಮನ ತುಂಬ ಕೆಲಸವಿತ್ತು. ನೀರು ಕಾಯಿಸಿ ಕುಡಿಯಿರಿ, ಚಕ್ರಾಂಶಿ ಬೇರನ್ನು ತೇಯ್ಯು ಮಜ್ಜಿಗೆಯಲ್ಲಿ ಕೂಡಿಸಿ ಕುಡಿಸಿ ಎಂದು ಸಲಹೆ ಹೇಳುತ್ತ ಅವರು ವೈದ್ಯರಾಗಿದ್ದರು. ಸತ್ತವರ ಮನೆಗಳಿಗೆಲ್ಲ ಹೋಗಿ ಧ್ಯೇಯರ್ ಹೇಳುವ ಕೆಲಸವೂ ಅವರ ಪಾಲಿಗೇ ಬಿದ್ದಿತ್ತು. ಈಗ ಮನೆಯಲ್ಲಿ ಕಾಲರಾ ಪೀಡಿತ ಮಗನನ್ನು ಉಳಿಸಿಕೊಡದ ಚಕ್ರಾಂಶಿ ಬೇರನ್ನು ಉರಿನ ಜನರಿಗೆ ತೇಯ್ಯಾಪ್ತಿಸುವ ಕೆಲಸವನ್ನು ಅವರು ಬಿಡಲಿಲ್ಲ. ಅ ಬೇರಿನ ಅಂತಃಶಕ್ತಿಯಲ್ಲಿಯ ಅವರ ವಿಶ್ವಾಸ ಹಾರಿಹೋಗಲಿಲ್ಲ. ತಮ್ಮ ಪ್ರಯತ್ನಗಳೆಲ್ಲ ವಿಫಲವಾಗುವವೆಂದು ಅವರಿಗೆ ಗೊತ್ತಿತ್ತು. ಬ್ರಹ್ಮಲಿಖಿತದ ಮುಂದೆ ಯಾರ ಆಟವೂ ನಡೆಯಲಾರದು, ಕರ್ಮಫಲದಂತೆ ವಿಧಿ ನಡೆಸುವ ಸತ್ತಪ್ರರೀಕ್ಷೆ ಯಾರಿಗೂ ಬಿಟ್ಟಿದ್ದಲ್ಲ ಎಂಬ ಸತ್ಯ ಅವರಿಗೆ ಮನವರಿಕೆಯಾಗಿತ್ತು. ತಾವು ಧನ್ಯಂತರಿಯೂ ಅಲ್ಲ, ತಮ್ಮ ಚಕ್ರಾಂಶಿ ಬೇರು ಸಂಜೀವಿನಿಯೂ ಅಲ್ಲ ಎಂಬ ಮಾತ್ರಾ ಅವರಿಗೆ ತಿಳಿದಿತ್ತು. ಆದರೆ ಇದರಲ್ಲಿಯೂ ಉಳಿಯ ಬೇಕಾದ ಜೀವಗಳಿದ್ದರೆ? ತಮ್ಮ ಪ್ರಯತ್ನಗಳಲ್ಲಿ ಒಂದಾದರೂ ಸಫಲವಾಗುವಂತಿದ್ದರೆ? ಅಂದಮೇಲೆ ಪ್ರಯತ್ನವನ್ನೇಕೆ ಬಿಡಬೇಕು? ಸಾವು ಎಲ್ಲವನ್ನೂ ನುಂಗಲು ಬಾಯಿ ತರೆದಿದ್ದರೂ, ಉಳಿಯಲೇಳಸುವ ಅದಮ್ಯವಾದ ಜೀವಸಾಧನೆಯಂತೆ ಆ ಬೇರು ಅವರಿಗೆ ಕಂಡಿತ್ತು. ಅಂತೇ ಮನೆಯಲ್ಲಿಯ ಸಾಂಕಲ್ಯ ಸವೆದುಹೋಗುವವರಿಗೆ, ಆ ಬೇರನ್ನು ತಿಕ್ಕಿಯೇ ತಿಕ್ಕಿದರು.

ಈಗ ಸಾವು ಅವರ ಮನೆಯಲ್ಲಿಯೂ ತನ್ನ ಬಲಿಯನ್ನು ಕೇಳಿತ್ತು. ಚಕ್ರಾಂಶಿ ಬೇರಿನ ಬೇಡಕೆಯನ್ನು ಅದು ಮನ್ವಿಸಿರಲಿಲ್ಲ. ಅವರ ತಮ್ಮನ ಮಗ ಸಾವಿಗೀಡಾಗಲೇ ಬೇಕಾಯಿತು. ಆಚಾರ್ಯರಿಗೆ ಅದು ತಮ್ಮ ಸತ್ತಪ್ರರೀಕ್ಷೆಯೇ

ಎಂದೆನಿಸಿತು. ಸಾವು ನೋವಿನ ಅನುಭವ ತನಗಾಗದೆ ಇನ್ನೊಬ್ಬರ ನೋವಿಗೆ ತಮ್ಮ ಹೃದಯ ಹೇಗೆ ಸ್ಪಂದಿಸಬೇಕು. ಮಗನ ಹೌವನ್ನು ನೋಡಿ ಆಚಾರ್ಯರ ಪಟ್ಟಿ ಮೌನವಾಗಿಯೇ ಕಣ್ಣೀರು ಸುರಿಸಿದರು ಎಂದೆನಿಸಿತು. ಗಂಡನ ನಿಪ್ಪರ ಮೌನವನ್ನು ನೋಡಿ ದನಿತೆಗೆಯುವ ಧೈರ್ಯ ಅವರಿಗಾಗಲಿಲ್ಲ. ಆಚಾರ್ಯರಿಗೆ ಈ ಸೂಕ್ತ ದ ಅರಿವಾಯಿತು. ಉಂಟಾರ ಜನರಿಗೆ ಹೇಳುವ ಸಮಾಧಾನದ ನಾಲ್ಕು ಮಾತುಗಳನ್ನೇ ತಮ್ಮ ಪಟ್ಟಿಗೂ ಹೇಳಿ, ಆಚಾರ್ಯರು ಅಂತ್ಯಸಂಸ್ಥಾರಕ್ಕೆ ಸ್ವತಃ ತಾವು ಹೋಗದೆ, ಚಕ್ರಾಂಶಬೇರನ್ನು ತೇಯುತ್ತ ಕುಳಿತುಬಿಟ್ಟರು. ಬೇರು ಕಣ ಕಣವಾಗಿ ಸವೆಯುತ್ತ ನೀರಿನಲ್ಲಿ ಕರಗುತ್ತ ಪ್ರತಿಕ್ಷಣಾದ ಸಾವನ್ನು ಅನುಭವಿಸುತ್ತಿತ್ತು. ಅದೇ ಜೀವನವೇನೋ, ಎಂದು ಆಚಾರ್ಯರಿಗೆ ಆ ಕ್ಷಣಕ್ಕೆ ಅನಿಸದಿರಲಿಲ್ಲ.

‘ಕಲ್ಲಿದೆ ಹಾರುವ’ ಎಂದು ಆಚಾರ್ಯರ ಈ ವರ್ತನವನ್ನು ಕೆಲವರು ತೆಗಳಿದ್ದರು. ಆದರೆ ಆಚಾರ್ಯರ ಕಿವಿಗೆ ಅದು ಮುಟ್ಟಿರುತ್ತೇ ಇಲ್ಲ. ಗೋಪಾಲಕೃಷ್ಣನ ಗುಡಿಯಲ್ಲಿ ಕುಳಿತು ಬೇರನ್ನು ತೇಯುತ್ತ ನಿರಂತರವಾಗಿ ಜೈಷಧ ಹಂಚುವದೊಂದೇ ಈಗ ಅವರಿಗೆ ಕೆಲಸವಾಯಿತು. ಕಲ್ಲಿದೆಯೋ, ನೋಂದೆದೆಯೋ, ಜನರು ಅವರು ಹೊಡುವ ಜೈಷಧವನ್ನು ಸ್ವೀಕರಿಸುವದನ್ನೇನೂ ಬಿಡಲಿಲ್ಲ. ಆಚಾರ್ಯರ ಸಹಾನುಭೂತಿ ಜೈಷಧವಾಗಿ ಹರಿಯುತ್ತಿತ್ತು. ಅವರ ಮಗ ತೀರಿಕೊಂಡ ಸಂಚಯೂ ಆಚಾರ್ಯರು ಗುಡಿಯ ಕಟ್ಟಿಯ ಮೇಲೆಯೇ ಇದ್ದರು. ಉಂಟು ಉರಿಯುತ್ತಿರುವಾಗ ಸತ್ತವರಿಗಿಂತ ಇದ್ದವರಿಗಾಗಿ ದುಡಿಯುವ ನಿಜವಾಗಿ ದೊಡ್ಡ ಮನುಷ್ಯ ಎಂದು ಜನರು ಚಕ್ರಾಂಶಬೇರನ ಮಜ್ಜಿಗೆ ತೆಗೆದುಕೊಂಡು ಅವರ ಉಪಕಾರ ಸೃಂಗತ್ತು ಹೋದರು. ಆಚಾರ್ಯರ ಬೇರು ಕರಗಹತ್ತಿತ್ತು. ಹೊತ್ತು ಮುಳುಗಿತು. ಜೈಷಧಕ್ಕಾಗಿ ನಡೆದ ಜನಸಮಾಹ ಕರಗಿತ್ತು. ಆಚಾರ್ಯರು ಎದ್ದು ಗುಡಿಯ ಕಟ್ಟಿಯನ್ನುಳಿದರು. ಸಾಂಕೇತಿಕನ್ನು ಬಗಲಲ್ಲಿ ಹಿಡಿದುಕೊಂಡು ಹೊಡ್ಡ ಧೋತರವನ್ನು ಸಾವರಿಸಿಕೊಂಡು ಆಚಾರ್ಯರು ಮನೆಯುತ್ತ ಹೊರಳಿದರು. ಗುಡಿಯಿಂದ ಸ್ವಲ್ಪ ದೂರದಲ್ಲಿ ಮಾದಿಗರ ಮಲ್ಲಿ ದುಃಖಿಸುತ್ತಲೇ ನಿಂತಿದ್ದಳು. ಕಾರಣ ಯಾರೂ ಕೇಳಬೇಕಾಗಿರಲಿಲ್ಲ. ಆಚಾರ್ಯರು ಕಣ್ಣ ಸನ್ನೆಯಿಂದಲೇ ಅವಳನ್ನು ಮಾತಾಡಿಸಿದರು.

“ಯಾವು ಚನ್ನಾಗಿ ಹಿಂದಕ ಮುಂದಕ ಆಗಾಕ ಹತ್ತೇತರಿ! ಬೇರ ಉಳದಿದ್ದರ ಜರಾ ಹೊಡಿರಿ” ಎಂದು ಅಂಗಲಾಚಿ ಬೇಡಿಕೊಂಡಳು.

“ಬೇರಿ? ಇಕಾ ಒಬ್ಬರಿಗೆ ಸಾಲೂವಪ್ಪು ಮಾತ್ರ ಉಳದದ ನೋಡವಾ. ತೋಗೋ” ಎಂದು ಹೇಳಿ ಅವಳ ಕೈಯಲ್ಲಿ ಬೇರನ್ನಿತ್ತು ಆಚಾರ್ಯರು ಮುಂದೆ ಸಾಗಿದರು. ತಮ್ಮಲ್ಲಿಯ ಚಕ್ರಾಂಶಬೇರಿನ ಸಂಗ್ರಹ ತೀರಿಹೋದದ್ದರಿಂದ ಮುಂದೆ

ಎನು ಮಾಡಬೇಕೆಂದು ಅವರಿಗೆ ಯೋಜನೆಯಾಗಿತ್ತು. ಯಾವ ಉಪಾಯವೂ ಅವರಿಗೆ ಹೊಳೆಯಲಿಲ್ಲ. ಆಚಾರ್ಯರಿಗೆ ತಡೆಯಲಾರದ ನೋವುಂಟಾಗಿತ್ತು. ಅಷ್ಟರಲ್ಲಿ ಅವರ ಕಡೆಗೇ ವಾಲೀಕಾರ ನಿಂಗ ಧಾವಿಸಿ ಬಂದನು. ಅವನ ಮುಖ ಹೊಹಾರಿ ಹೋಗಿತ್ತು. “ಎಪ್ಪಾ, ಆಚಾರೆಪ್ಪ, ಗಾತ ಆಶೋ ಎಪ್ಪಾ, ಗೌಡರ್ಲಿ...” ಎಂದವನೇ ನಿಂಗ ದನಿ ತೆಗೆದು ಅಳಲಾರಂಭಿಸಿದ.

“ಈಗ ಆಗೂದೆಲ್ಲ ಘಾತಪಾತನ, ಹೇಳು ನಿಂಗಾ ಏನಾಗೇದ ಹೇಳು ಗೌಡರಿಗೆ?” ಎಂದು ಘೋರ ಭೈವಿಷ್ಯವನ್ನು ಉಹಿಸಿಯೇ ಆಚಾರ್ಯರು ಕೇಳಿದರು.

“ಆಗೋದೇನರಿ, ಹಿಂದಕ ಮುಂದಕ” ಎಂದಿಷ್ಟು ಹೇಳಿ ಮುಂದೆ ವಾತನಾಡಲಾಗದೆ, ಬಿಕ್ಕಿಬಿಕ್ಕಿ ಅಳುತ್ತ ನಿಂಗ ಒಲ್ಲಿಯ ಸೆರಗಿನಿಂದ ಕಣ್ಣಿರೆಸಿಕೊಳ್ಳಬಹುದಿದೆ.

ಆಚಾರ್ಯರು ಅವನಿಗೇನೂ ಉತ್ತರ ಕೊಡಲಿಲ್ಲ. ಅಂತು ಸಾವು ಈಗ ಗೌಡರ ಮನೆಬಾಗಿಲಿಗೆ ಬಂದಿತ್ತು. ಉರಿನ ಸತ್ತ್ವಪರೀಕ್ಷೆಯ ಕಾಲ ಇನ್ನೂ ಮುಗಿದಿಲ್ಲವೇ? ಆಚಾರ್ಯರಿಗೆ ಗೌಡರು ಅಂದು ರಾತ್ರಿ ತಮ್ಮ ಮನೆತನದ ಮರ್ಯಾದೆಯನ್ನುಳಿಸಬೇಕೆಂದು ಕೇಳಿ ಕೊಂಡ ಮಾತು ದೃವವಾಣಿಯಂತೆ ಅರ್ಥಪೂರ್ಣವಾದದ್ದೆಂದೆನಿಸಿತು. ಕಾಲರಾದಿಂದ ಈ ಮೊದಲು ಸತ್ತ ಹೊಲಗೇರಿಯ ಬಾಳ್ಯನನ್ನು ಗೌಡರೇ ಮೊದಲು ನೋಡಿದವರು. ಅಂದಿನಿಂದ ಅವರ ನಡವಳಿಯೇ ಬದಲಾಗಿತ್ತು. ಸಾವು ಆಗಲೇ ತನ್ನ ನೆರಳನ್ನು ಅವರ ಮೇಲೆ ಬೀಸಿರಬೇಕು. ಇಲ್ಲದಿದ್ದರೆ ಮೂರು ದಿನಗಳಲ್ಲಿ ಅಂಥ ಬದಲಾವಣೆ ಸಾಧ್ಯವೇ? ವಜ್ರಕ್ಕಿಂತ ಕರೋರವಾಗಿ ದರ್ಶಕಿಂದ ಏನೇಸೆ ತಿರುವುತ್ತೆ ಉರ್ಲೆಲ್ಲ ತಿರುಗಾಡುತ್ತಿದ್ದ ಗೌಡರು ಅಂದು ರಾತ್ರಿ ಬೆಣ್ಣೆಗಿಂತ ಮೃದುವಾಗಿದ್ದರು; ಪಾದಳ್ಯಯ ಇಡೀ ಜೀವನ ಕ್ರಮವೇ ಬದಲಾಗಬೇಕೆಂದು ದೃವಸಂಕಲ್ಪವಿರಬೇಕು.

ಬಾಳಾಚಾರ್ಯರಿಗೂ ಗೌಡರಿಗೂ ಸಮಸುಮಾರು ಬಂದೇ ವಯಸ್ಸಿನ ಮುಡುಗತನದಿಂದಲೂ ಬಂದೇ ಕಡೆಗೆ ಬೆಳೆದು ತೀರ ಪರಿಚಿತರಾಗಿದ್ದರು. ಉರ ಕಾರಣಕ್ಕಾಗಿ ಕೆಲಪು ಸಾರೆ ಇಬ್ಬರಲ್ಲಿಯೂ ತೀರ ದ್ವೇಷಕೂಡ ಹುಟ್ಟತ್ತು. ಒಮ್ಮೆ ಯಾವುದೋ ಕಲಹದಲ್ಲಿ ಗೌಡರು ತಮ್ಮ ಅಪಮಾನ ಮಾಡಿದರೆಂದು ಆಚಾರ್ಯರು ಗೌಡರ ಮನೆಯಿದ್ದ ಓಣಿಯಲ್ಲಾಗಲಿ, ಚಾವಡಿಯ ಮುಂದಿನ ಬೀದಿಯಾಗಲಿ, ಇಡೀ ಬಂದು ವರ್ಷ ತಪ್ಪಿಕೂಡ ಹಾಯ್ದಿರಲಿಲ್ಲ. ಆದರೆ ಇಂಥ ತೀವ್ರವಾದ ದ್ವೇಷ ಕೂಡ ಇಬ್ಬರಲ್ಲಿಯ ಪರಿಚಯವನ್ನು ಹೆಚ್ಚು ಆಳವಾಗಿಸಿತ್ತು.

ಅಂಥ ಗೌಡರು ಈಗ ಅಸನ್ನ ಮರಣಾಗಿದ್ದಾರೆ. ಅರವತ್ತು ವರ್ಷಗಳ

ಜೀವನಾನುಭವದಲ್ಲಿ, ತಪ್ಪಿಕೂಡ ಅವರ ಬಾಯಿಂದ ಸಾವಿನ ಮಾತನ್ನು ಆಚಾರ್ಯರು ಕೇಳಿರಲಿಲ್ಲ, ಗೌಡರ ದೇಹ ವಜುದೇಹ. ಅವರು ಉರಲ್ಲಿ ನಡೆಯುತ್ತಿದ್ದರೆ ಪಾದಳ್ಯಂ ಕೋಟಿಯೇ ನಡೆದಂತಾಗುತ್ತಿತ್ತು. ಇಂಥರಿಗೆ ಕೊನೆ ಇರಬಹುದೆಂಬ ಕಲ್ಪನೆ ಕೂಡ ಬರುವುದು ಯಾರಿಗೂ ಶಕ್ಯವಿರಲಿಲ್ಲ, ಹೊಳೆ, ದೇವಾಲಯ, ಅಗಸೆ, ಚಾವಡಿಗಳಂತೆಯೇ ಗೌಡರೂ ನಿತ್ಯ ಕಾಣವ ವಸ್ತುಗಳಲ್ಲಿಬ್ಬಾಗಿದ್ದರು. ಚಾವಡಿಯ ಕಟ್ಟಿಯ ಮೇಲೋ, ಉರ ಮುಂದಿನ ತೋಟದಲ್ಲೋ, ದೇವಾಲಯದಲ್ಲೋ ದಿನನಿತ್ಯ ಎಲ್ಲರಿಗೂ ಅವರ ಗುಡುಗಿನಂತಹ ದನಿ ಕೇಳಲೇಬೇಕು.

ಅಂಥ ಗೌಡರಿಗೂ ಈಗ ಕೊನೆಗಾಲ ಬಂದಿತ್ತು. ಆದರೆ ಈಗ ತಾವೇನೂ ಮಾಡುವಂತಿರಲಿಲ್ಲ. ದ್ಯುವರೀಕ್ಷೆಯೆಂಬಂತೆ ಇದ್ದ ಬೇರೂ ತೀರಿಹೋಗಿತ್ತು. ಅದೊಂದು ಕೊನೆಯಂ ಚೂರಾದರೂ ಉಳಿದಿದ್ದರೆ ಗೌಡರನ್ನು ಉಳಿಸಿಕೊಳ್ಳಬಹುದಾಗಿತ್ತೇನೋ! ಇದೇ ನೋವಿನ ವಿಚಾರಗಳಲ್ಲಿಯೇ ಮುಳಗಿ ಆಚಾರ್ಯರು ಗೌಡರ ಮನೆಯತ್ತ ಸಾಗಿದರು.

ಗೌಡರ ಮನೆಯ ಸುತ್ತಲೂ ಉರಿಗಾರೇ ಕೂಡಿದ್ದರೂ ಮನೆ ಸೃಶಾನದಪ್ಪು ಶಾಂತವಾಗಿತ್ತು. ಯಾರೊಬ್ಬರ ಮುಖಿದ ಮೇಲೆಯೂ ಕಳೆ ಇರಲಿಲ್ಲ. ಆಚಾರ್ಯರು ಬರುತ್ತಲೇ ಹೂಡಿದೆಲ್ಲಿರಿಗೂ ದುಃಖ ಉಕ್ಕಿತ್ತೇನೋ, ಅಲ್ಲಲ್ಲಿ ಬಿಕ್ಕಿದ ದನಿ ಕೇಳಬಂದಿತು. ಮೌನವಾಗಿಯೇ ಆಚಾರ್ಯರಿಗೆ ಜನರು ದಾರಿಬಿಟ್ಟರು. ದೇವರನ್ನು ನೆನೆಯುತ್ತ ಆಚಾರ್ಯರು ಒಳಗೆ ಸಾಗಿದರು.

ಆಚಾರ್ಯರು ಕಂಬಕ್ಷತು ಕೂತು ಸುತ್ತಲೂ ಕಣ್ಣಾಡಿಸಿದರು. ಗೌಡರ ಹಾಸಿಗೆಯ ಹತ್ತರ ಗೌಡರ ಪತ್ತಿ ಪಾವತ್ತೆವ್ವ ತನ್ನ ಇಬ್ಬರೂ ಮಕ್ಕಳನ್ನೂ ತಬ್ಬಿಕೊಂಡು ಕುಳಿತ್ತಿದ್ದಳು. ಹಿರಿಯ ಮಗ ಹದಿನಾಲ್ಕು ವರ್ಷದವ, ಚಿಕ್ಕವನು ಎಂಟು ವರ್ಷದವ. ಗೌಡರ ಹನ್ನರದು ಮಕ್ಕಳಲ್ಲಿ ಬಂದುಕಿ ಉಳಿದವರು ಇವರಿಬ್ಬರೇ. ಗೌಡರ ಮರಣವಾರ್ತೆ ಮನೆಯಲ್ಲಿಲ್ಲ ವ್ಯಾಪಿಸಿದಂತಿತ್ತು. ಧಾರ್ಬಿಯಲ್ಲಿಯ ದನಗಳು ಕೂಡ ಮೆಲುಕಾಡಿಸುವದನ್ನು ಬಿಟ್ಟು ತಮ್ಮ ಸಂಕಟವನ್ನು ತೋಡಿಕೊಳ್ಳತ್ತವೆಯೋ ಏನೋ ಎಂಬಂತೆ ಮುಸುಗರೆಯುತ್ತ ಕಿವಿಜಾಚಿ, ಕಣ್ಣ ಹೊರಳಿಸಿ ನೆರೆದ ಜನರತ್ತ ನೋಡುತ್ತ ನಿಂತಿದ್ದವು.

ಸ್ವಲ್ಪ ಹೊತ್ತು ಮೌನವೇ ರಾಜ್ಯವಾಳಿತು. ಗೌಡರು ಮಕ್ಕಳ ಕಡೆಗೊಮ್ಮೆ ದೃಷ್ಟಿ ಬೀರಿದರು. “ಆಚಾರ್ಯರವು ಈ ಮಕ್ಕಳು ಪರದೇಶಿ ಆಕ್ತಾವಂತ ಕಾಳಜಿ ಏನು ಇಲ್ಲ, ಸತ್ತವರ ಮಕ್ಕಳು ಇದ್ದವರ ಕೈಯಾಗಲ್ಲ?” ಎಂದು ಏನೋ

ಹೇಳಬೇಕೆಂದಿದ್ದರು. ಆದರೆ ಪಾರ್ವತೀವ್ವ ಗಾಬರಿಯಿಂದ, ಅವರ ಭಾಯಿಗೆ ಕ್ಷೇತ್ರಿಡಿದು, ಆಚಾರ್ಯರ ಕಡೆಗೆ ತಿರುಗಿ “ಹೀಗ ಮಾತಾಡಾಕ ಹತ್ಯಾರ ನೋಡಿ. ದುರಗನ್ನ ಬ್ಯಾಪಿ ಬಂದವರು ಉಳಿದೂಲ್ಲ ಅಂತ ಗಾಬರಿ ಆಗ್ನಾರರಿ, ಆಚಾರೆಪ್ಪಾ, ಉರಿಗೇ ಬೇರು ತೇದು ಕೊಟ್ಟಿ ನೂರಾರು ಮಂದಿನ್ನ ಉಳಿಸಿರಿ. ಜೀವಾ ಉಳಿಸರಿ ಅಂತ ಹೇಳೂದು ಬಿಟ್ಟುಗೊಟ್ಟಿ, ಈಗ ಅಂದರಲ್ಲ, ಅಂತಾ ವಾಗತ್ಯದ ಮಾತಾಡಿ ನನ್ನ ಎದೀ ಬಡೀತಾರೋ ಎಪ್ಪಾ” ಎನ್ನುತ್ತ ಗೌಡರು ಹೇಳಿದ್ದ ಮಾತನ್ನ ತಾನು ಹೇಳಿ, ದುಃಖ ಉಳಿ ಬಂದು ಅತ್ಯುಬಿಟ್ಟಳು.

ಆಚಾರ್ಯರಿಗೆ ಎಲ್ಲ ಅರ್ಥವಾಯಿತು. ಈ ಸಮಸ್ಯೆಯನ್ನ ಅವರು ಈ ಮೇದಲೇ ನಿರೀಕ್ಷಿಸಿದ್ದರು. ಈ ರೀತಿಯ ಅಂತಹಕರಣದ ಸಂಕಟಕ್ಕೆ ಅವರೆಂದೂ ಸಿಕ್ಕಿಬಿದ್ದರಲ್ಲ. ಗೌಡತಿ ಪಾರ್ವತೀವ್ವನ ಮಾತಿಗೆ ಉತ್ತರ ಕೊಡಲು ಅವರಿಗೆ ಬಾಯಿ ಬರಲಿಲ್ಲ. ತಮ್ಮಲ್ಲಿದ್ದ ಚಕ್ರಾಂಶ ಬೇರಿನ ಸಂಗ್ರಹವೆಲ್ಲ ಶೀರಹೊಗಿ, ಸರೆಯುತ್ತ ಬಂದ ಕೊನೆಯ ಚೂರನ್ನ ಮಾದರ ಜೆನ್ನನಿಗೆಂದು ಮಲ್ಲಿಯ ಕ್ಷಯಲ್ಲಿ ಕೊಟ್ಟಿ ಬಂದಿದ್ದರು. ಸಂಜೀವಿನ ಶಕ್ತಿಯೆಲ್ಲ ಆ ಕೊನೆಯ ಚೂರಿನಲ್ಲಿಯೇ ಇರಬೇಕು. ಸ್ವಲ್ಪ ಹೊತ್ತು ಮುಂಚೆಯೇ ತಿಳಿದಿದ್ದರೆ ಅದರಿಂದ ಗೌಡರ ಪ್ರಾಣ ಉಳಿಯಬಹುದಾಗಿತ್ತೇನೋ! ಈಗ ಗೌಡರ ಪ್ರಾಣವನ್ನ ಉಳಿಸಿಬೇಕಾಗಿದ್ದರೆ ಕೊಟ್ಟಿ ಜೀಷಧವನ್ನು ಮರಳಿ ತರಿಸಬೇಕು. ಆದರೆ ಜನ್ಮ ಜೀಷಧವಿಲ್ಲದೆ ಸತತೆ? ಆ ಪಾಪ ತಮ್ಮನ್ನ ಸುತ್ತಿಕೊಳ್ಳಿದರು. ಈಗೋ ಗೌಡತಿ ಅಲ್ಲಿರಿದು ಜೀವ ಉಳಿಸಿರೆಂದು ಕೇಳಿಕೊಳ್ಳುತ್ತಿದ್ದಾಳೆ. ಗೌಡರು ತಮಗೆ ಆಪ್ತ ಸ್ವೇಂಧಿತರು. ಅವರ ಕೊನೆಗಾಲದಲ್ಲಿ ನೆರವಾಗಿದ್ದರೆ ಹೇಗೆ? ಈ ಧರ್ಮಸಂಕಟ ಆಚಾರ್ಯರನ್ನ ನೂರು ಪರಿಯಾಗಿ ಹಿಂಸಿಸಿತು. ಸುಮುನ್ನೆ ಶೂನ್ಯದೃಷ್ಟಿಯಿಂದ ಸುತ್ತುಮುತ್ತು ನೋಡುತ್ತ ಕುಳಿತು ಬಿಟ್ಟರು.

ಗೌಡರು ಕಾಣಲೆಂದು ಕೆಲಜನರು ಒಳಗೇ ಬಂದರು. ಅವರನ್ನ ನೋಡಿದ ಆಚಾರ್ಯರು “ಇಲ್ಲ ನೋಡಿ, ಗೌಡರ ಸ್ಥಿತಿ ನೋಡಿದಿರೆಲ್ಲ, ಇನ್ನು ಮನೀ ದಾರಿ ಹಿಡೀರಿ. ಇದು ಅಸಾಧ್ಯ ಸುಂಕರೋಗ ಭಾಳೋತ್ತ ನಿಲ್ಬಾಧಿ” ಎಂದು ಬಂದವರಿಗೆಲ್ಲ ಹೇಳಹತ್ತಿದರು. ಆದರೆ ಇದು ಪಾರ್ವತೀವ್ವನಿಗೆ ಸಹನವಾಗಲಿಲ್ಲ.

“ಆಚಾರೆಪ್ಪ ನೀನ ಹೀಗ ಜನರ ಕಾಲಾಗ ಹಾವು ಬಿಟ್ಟರ ಜನಾ ಬದಕು ಬಗಿಹಾಗ್? ಗೌಡರಿಗೆ ಅಗಸುದ್ದೆ ತರಸೂ ಹಾದೀ ಹೇಳಬಾರದ” ಎಂದು ಅಕ್ಕಸದಿಂದಲೇ ನುಡಿದಳು.

“ತಂಗೇ, ಕಾಯಾವನೂ ಅವನ ಕೊಲ್ಲಾವನೂ ಅವನ. ಅವನ ಕೃಪಾ

ಒಂದಿಧ್ಯರ ಬೆಂಕೆಯೋಳಗ ನಿಂತರೂ ಭಯಾ ಇಲ್ಲ, ಯಾವ ಧನ್ಯಂತರಿ ಬಂದರೂ ದೇವರ ಸಂಕಲ್ಪದ ವಿರುದ್ಧ ಅವನ ಆಟೆನು ನಡಿಯೂದಿಲ್ಲ. ನೀನೂ ತಿಳಿದಾಕೇನ ಇದ್ದೇದಿ. ಜಿಷ್ಝದ ಬೇರು ಇದ್ದರ, ಅದನ್ನು ತೇದು ಹಾಕದ ಹೀಗೆ ಮಬ್ಬು ಹಿಡಿದು ಕೂಡತ್ತಿದ್ದನೇ ನಾನು?” ಎಂದು ಹೇಳಿ ಆಚಾರ್ಯರು ನಿಷ್ಟಿಸಿರು ಬಿಟ್ಟರು.

“ಬೇರು ಇದ್ದರ್ದು ಈಗೆಲ್ಲ ಮಟ್ಟಾಮಾಯ ಆತು ಆಚಾರ್ಯಪ್ಪ?” ಗೌಡತಿ ಸಂಶಯದಿಂದಲೇ ಕೇಳಿದಳು. ಇಡೀ ದಿನವೆಲ್ಲ ಗೋಪಾಲಕೃಷ್ಣನ ಗುಡಿಯಲ್ಲಿ ಆಚಾರ್ಯರು ಜಿಷ್ಝದ ಹಂಚಿದ ವಿಷಯ ಅವಳಿಗೂ ತಿಳಿದಿತ್ತು.

“ಒಬ್ಬರಿಗೆ ಹಾಕುವಷ್ಟೇ ಉಳಿದಿತ್ತು. ಇದ ಈಗ ಮಾದರ ಚನ್ನಗ ಮಾರಿಬಾಣಿ ಬಂತು ಅಂತ ಸುದ್ದಿ ಕೇಳಿದೆ. ಅದನ್ನು ಅಂವಗ ಕೊಟ್ಟು ಕೆಳಿಸಿ ಬರಿಗ್ಯಾಯಿಂದ ನಿಂತಮಾ೦ಲ ಇಲ್ಲೀ ಸುದ್ದಿ ತಿಳೀತು” ಆಚಾರ್ಯರು ನಡೆದ ಸಂಗತಿಯನ್ನೆಲ್ಲ ವಿವರಿಸಿದರು.

“ಹೇಗೋ ಮಲ್ಲ ಮಾದರ ಕೇರಿಗೆ ಹೋಗಿ, ಚನ್ನಾನ ಮನ್ನಾಗ ಆ ಬೇರು ಇಸುಕೊಂಡು ಬಾ. ಗೌಡರಿಗೆ ಬೇಕಾಗೇತೆಂತ ಹೇಳು” ಎಂದು ಪಾರ್ವತೀವೈಷ್ಣವಿ ಆತುರದಿಂದ ಆಜ್ಞೆ ಮಾಡಿದಳು. ಅದನ್ನು ಕೇಳಿದವರೇ ಗೌಡರು ಕ್ಷೇಣ ಸ್ವರದಿಂದ, “ಮೋಗಬ್ಬಾಡಲೇ ಮಲ್ಲ ನನಗೇನು ಬದಕೋ ಆಸೇವಿಲ್ಲ. ಸಾಯೋಕಿನ್ನಾ ಮೊದಲ, ಆ ಬದವನ್ನ ಜೀವಾ ಹೊಡೆದು ತರೋ ಬೇರು ನನಗೆ ಬ್ಯಾಡ, ಅದೊಂದು ಪಾಪ ಮಾಡಿ ಮತ್ತೆ ಯಾವ ನರಕಕ್ಕ ಹೋಗಲಿ!” ಎಂದು ಕೂಗಿಕೊಂಡರು. ಇಷ್ಟ ಮಾತಾಡಿದ್ದೇ ದಳಿವಾಯತೇನೋ, ಕೈಕಾಲಿಗೆ ಬಲವಾದ ಒರಟು ಬಂದು ಮತ್ತೊಮ್ಮೆ ವಾಂತಿ ಮಾಡಿಕೊಂಡರು.

ಮುಲ್ಲ ಹೋಗುತ್ತಿದ್ದವನು ತಡೆದು ನಿಂತ. ಅವನಿಗೆ ಇನ್ನೊಮ್ಮೆ ಹೇಳಬೇಕೆಂದಿದ್ದ ಪಾರ್ವತೀವೈಷ್ಣವು ಗೌಡರು ವಾಂತಿಮಾಡಿಕೊಂಡಿದ್ದನ್ನು ನೋಡಿ, ಅತ್ತಕಡೆಗೆ ಲಕ್ಷ್ಯ ಹಾಕಬೇಕಾಯಿತು. ಆಚಾರ್ಯರು ಮೂಕಶೋಕದಿಂದ ಮರಗಟ್ಟಿದಂತಾಗಿದ್ದರು. ಅದೇ ಕಾಲಕ್ಕೆ ವಾಡೆಯಿಂದ ಯಶವಂತರಾಯ ಪಾಟೀಲರು ಗೌಡರನ್ನು ಕಾಣಲು ಆತುರದಿಂದ ಧಾವಿಸಿ ಬಂದರು. ಇನ್ನೂ ಕುಳಿತುಕೊಳ್ಳುವ ಮೊದಲೇ ಬಗಲಬಂಡಿಯ ಕಸೆಯೋಳಗಿಂದ ಒಂದು ಕಪ್ಪುರದ ತುಳುಕನ್ನು ಹೊರತೆಗೆದು, “ಇದನ್ನು ಬಿಸಿನೀರಾಗ ಹಾಕಿ ಕುಡಿಸರಿ” ಎಂದು ಹೇಳುತ್ತ ಪಾರ್ವತೀವೈಷ್ಣವನ ಕೈಗಿತ್ತರು.

ಪಾರ್ವತೀವೈಷ್ಣವಿಗೆ ಆ ತುಳುಕು ಸಂಜೀವಿನಿಯಂತೆ ಕಂಡಿತು. ಆಳಿಗೆ ಹೇಳಿ ಬಿಸಿ ನೀರು ತರಿಸುವಷ್ಟು ಅವಕಾಶ ಅವಳ ಆತುರ ಮನಸ್ಸಿಗಿರಲ್ಲಿ. ತಾನೇ ಓಡಿ ಹೋಗಿ, ನೀರು ತಂದು ಕುಡಿಸುವದಾಗಿ ನಿಧರಿಸಿ ಒಮ್ಮೆಲೇದ್ದಳು.

“ಯಶವಂತರಾವ, ನೀವು ಬಂದಿರಿ ನೆಟ್ಟಿಗಾತು. ಸಾಯೋ ಮುಕ್ಕಣಿ, ಎಲ್ಲಾರ ಕ್ಷಮಾ ಕೇಳಿಕೋಬೇಕಂತ ಹೇಳಕಳಿಸಿದ್ದೆ. ಬಾಪುಂ ಸಾಬರು ಎಲ್ಲಾರಾಯ? ಶೇಷಪ್ಪ ಬರಲಿಲ್ಲ” ಎಂದು ದೀನವಾಗಿ ಕೇಳಿದರು ಗೌಡರು.

“ಆಯಾಸ ಮಾಡಿಕೋಬ್ಬಾಡಿ. ಎಲ್ಲಾರೂ ಬರತಾರ” ಪಾಟೀಲರು ಮಡಿದರು.

“ಬರತಾರ, ನಾ ಸತ್ತ ಮ್ಹಾಗ, ಬಾಯಿ ಹೋಗೂದರಾಗ ಬಂದಿದ್ದರ ಈಟು ಮಾತರ ಹೇಳಿಕೋಂತಿದ್ದೆ. ಎಲ್ಲಾರ ಕ್ಷಮಾ ಕೇಳಿಕೊಂತಿದ್ದೆ.”

“ಅಂಥಾ ತಪ್ಪಿ ನಿಮ್ಮಿಂದೇನೂ ಆಗಿಲ್ಲ. ತಿರುಗಿ ಕೇಳಿದರ, ಅವರ ನಿಮ್ಮ ಕ್ಷಮಾ ಕೇಳಿಕೋಳ್ಳಿದು ರಾಸ್ತು” ಯಶವಂತರಾಯರು ಸಮಾಧಾನ ಮಾಡಲು ಪ್ರಯತ್ನಿಸಿದರು.

“ಯಶವಂತರಾವ, ಮಾತು ಬೆಳಿಸಬ್ಬಾಡಿ. ಅವರಿಗೆ ವಿಶ್ರಾಂತಿಯ ಅಗತ್ಯ ಭಾಳ ಅದ” ಎಂದು ಬಾಳಾಚಾರ್ಯರು ಯಶವಂತರಾಯರಿಗೆ ಬಿನ್ನವಿಸಿಕೊಂಡರು.

ಅ ಮಾತು ಗೌಡರ ಕವಿಗೂ ಬಿತ್ತು. ಗೌಡರು ವಿಚಿತ್ರವಾದ ನಗೆಯೋಂದನ್ನು ಬೀರಿ ಆಚಾರ್ಯರ ಕಡೆಗೆ ಕಣ್ಣು ಹೋರಳಿಸಿ ; ಸಾವಕಾಶವಾಗಿಯೇ “ಆಚಾರ್ಯಪ್ಪಾ, ಮುತ್ತಿನಂತಾ ಮಾತು ಹೇಳಿದಿ ನೋಡು. ಇನ್ನೂ ಕಾಯಮ್ ಆರಾಮಾ ತೋಗೋಂತಿನಿ, ನಾಯೇನು ಬಾಳ ಹೊತ್ತು ಮಾತಾಡಕ ಉಳೂದುಲ್ಲ. ಇಗಾ, ಇವು ನನ್ನ ಮಕ್ಕಳು. ನಿಮ್ಮೆಲ್ಲರ ಉಡ್ಡಾಗ ಹಾಕೇನಿ. ಅಂದ ಹೇಳಿದ್ದೆ. ಗೌಡರ ಮನೆತನದ ಮಾನಾ ಮಯಾದಿ ಎಲ್ಲಾ ನಿಮ್ಮೊವ; ಅವನ್ನ ಕಾಯಬೇಕು. ನನ್ನ ತಪ್ಪೆಲ್ಲ ಮಾರ್ಫ್ ಮಾಜಬೇಕು” ಇಪ್ಪು ಹೇಳಿ ಗೌಡರು ಮತ್ತೊಮ್ಮೆ ಕ್ಯಾಮುಗಿದರು. ಆದರೆ ದಣೀವಿನಿಂದ ಮುಗಿದಂತೆಯೇ ಕೃಗೆ ಒರಟು ಬಂದು, ಮೃಯೆಲ್ಲ ಹಿಂಡಿದಂತಾಗಿ ನರಳಿದರು. ಮಲಗಿದ್ದಲ್ಲಿಯೇ ಮತ್ತೆ ವಾಂತಿ-ಭಾಂತಿಗಾರಂಭವಾಯಿತು.

ಅಪ್ಪರಲ್ಲಿ ಪಾರ್ವತೀಪ್ಪ ಒಳಗಿನಿಂದ ಧಾವಿಸಿ ಬಂದು, ಕಪ್ಪರದ ನೀರು ಹಾಕಬೇಕೆಂದು, ಬಾಯಿ ತರೆಯಲು ಕೇಳಿಕೊಂಡಾಗ, ಗೌಡರು ಹಲ್ಲುಕಜ್ಜಿದರು. ಅವರು ಬಾಯಿ ತರೆಯಲ್ಲಿ. ಪಾರ್ವತೀಪ್ಪನಿಗೆ ಪರಿಸ್ಥಿತಿಯ ಅರಿವಾಗಿ, ಎದೆವದೆ ಬಡಿದುಕೊಳ್ಳುತ್ತ, “ಅಯೋ ನನ್ನ ಕುಂಕುಮ ಧೋರಿ, ಕೃಬಳಿ ಒಡೆದು ಕೃಬಿಟ್ಟು ಹೋದ್ದಾ?” ಎಂದು ದನಿ ತೆಗೆದು ಜೋರಾಗಿ ಅಳಳಾರಂಭಿಸಿದಳು. ಈ ರಂಭಾಟಕ್ಕೆ ಹೆದರಿ ಗೌಡರ ಚಿಕ್ಕಮಗ ಚಿಳ್ಳನೆ ಚಿರಿ ಒಳಗೋಡಿಹೋದ.

ಬಾಳಾಚಾರ್ಯರು ಎದ್ದುಬಂದು ಗೌಡರ ನಾಡೀ ಹಿಡಿದು ನೋಡಿದರು.

ಇನ್ನೂ ಏನೋ ಮಾತನಾಡಬೇಕೆನ್ನು ತೀರುವಾಗಲೇ ಗೌಡರ ಜೀವ ಹಾರಿ ಹೋಗಿತ್ತು. ಬಾಳಾಚಾರ್ಯರು ಗೌಡಿತಿಯ ಕಡೆಗೆ ತಿರುಗಿ “ತಂಗೀ ಅತ್ತರೇನು ಸತ್ತವರು ಬರುವುದ್ದಲ್ಲ. ನಿನ್ನ ಹತ್ತು ಮಕ್ಕಳು ನಿನ್ನ ಕಣ್ಣೆಯುರ ಸತ್ತಾಗ ಹೀಂಗ ಅತ್ತು ಅವರನ್ನು ಬದುಕಿಸಿಕೊಂಡಿದ್ದೇನು. ಇಂದು ಗೌಡರು, ನಾಳೆ ನಾವು, ನಿನ್ನಂಥಾ ತಿಳುವಳಿಕೆದ್ದ ಹೆಣುಮಗಳು ಹೀಂಗ ಅಳಬಾರದು. ಉರ ಗೌಡತಿ, ಉರಿಗೆ ಸಮಾಧಾನ ಹೇಳೋದು ಬಿಟ್ಟು ಹೀಂಗ ಅಳಬಾರದು” ದ್ವೇಯಿದ, ಸಮಾಧಾನದ ನಾಲ್ಕು ಮಾತು ಹೇಳಿ, ಅಲ್ಲಿಂದ ಯಶವಂತರಾಯರೊಡನೆ ಹೊರಬಿದ್ದರು.

ಆಚಾರ್ಯರು ಹೊರಗೆ ಕಾಲಿಟ್ಟಾಗಿ, ಗೌಡರ ಅಂತ್ಯದಶರ್ವನಕ್ಕಾಗಿ ಗುಂಪು ಗುಂಪಾಗಿ ಕೂಡಿದ ಜನಸಮೂಹವನ್ನು ಅವರು ಎದುರಿಸಬೇಕಾಯಿತು. ಪಾದಳಿಯ ಉರಿಗೂರೇ ಅಲ್ಲಿ ನೇರೆದಿತ್ತ. ಆಚಾರ್ಯರಿಗೆ ಅವರನ್ನು ನೋಡಿ ಅಂತೆಕರಣ ಉಕ್ಕೆಬಂದರೂ, ಅವರೊಂದಿಗೆ ಏನು ಮಾತನಾಡಲಾಗಲಿಲ್ಲ. ಸಮಾಧಾನದ ಗಿಳಿಪಾಠವನ್ನು ಅವರೆಡುರು ಉಚ್ಚರಿಸಲು ಮನಸ್ಸು ಬರಲಿಲ್ಲ. ತಿಡುಗು ಸಾವಿನ ಮೇರವಣಿಗೆಯನ್ನೇ ಹೊರಡಿಸಿದ್ದಾಗ ಯಾರಿಗೆ ಯಾರು ಸಮಾಧಾನ ಹೇಳಬೇಕು? ಆಚಾರ್ಯರ ಕಣ್ಣಿಗೆ ಪ್ರತಿಯೊಬ್ಬರೂ ಸಾವಿನ ಮುದ್ರೆಯನ್ನು ಧರಿಸಿದವರಂತೆಯೇ ಕಾಣಲ್ಪಿದ್ದರು. ಅಲ್ಲಿ ನಿಲ್ಲಲೂ ಕೂಡ ಆಗದೆ, ತಲೆ ತಗ್ಗಿಸಿಕೊಂಡು ಆಚಾರ್ಯರು ಮುಂದೆ ಸಾಗಿದರು, ಅವರಿಗಾಗಿ ಕ್ಷಣಿಮೋತ್ತು ತಡೆದು ನಿಂತ ಜನ, ನುಗ್ಗಿ ಬರುವ ಪ್ರವಾಹದಂತೆ ಗೋಳಿಡುತ್ತ ಗೌಡರ ಮನೆಯನ್ನು ಹೊಕ್ಕಿತು.

ಗೌಡರು ತೀರಿಕೊಂಡ ದಿನ ಇಪ್ಪತ್ತೆರಡು ಜನರು ಕಾಲರಾ ಬೇನೆಯಿಂದ ಮರಣಮೋಂದಿದ್ದರು. ಗರಡಿ ಮನೆಯ ಗರಡಿಗಳಿಗೆ, ಇಪ್ಪು ಹೊಸ ಗೋರಿಗಳನ್ನು ಒಮ್ಮೆಲೆ ಅಗೆಯುವುದು ಅಸಾಧ್ಯವಾಗಿ, ಹಳೆಯ ಗೋರಿಗಳನ್ನೇ ಅಗಿದು, ಒಳಗಿನ ಅಸ್ಥಿಪಂಜರವನ್ನು ಹೊರಗೆ ಬೀಸಾಡಿ, ಅದರಲ್ಲಿ ಹೆಣವನ್ನಿಟ್ಟು ಮಣ್ಣಕೊಡುವ ಒಳದಾರಿಯನ್ನು ಅವಲಂಬಿಸಬೇಕಾಯಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮತದಲ್ಲಿ ಮೋಡುವವರಿಲ್ಲದೆ ಸತ್ತಬಿದಿದ್ದ ಕೆಂಚನ ಹೆಣವನ್ನು ಹೊತ್ತು ತಂದಾಗ ಗೌಡರು ತೀರಿಕೊಂಡ ಸುದ್ದಿ ಬಂತು. ಇನ್ನು ಗೌಡರಿಗಾಗಿ ಗರಸಿನ ನೆಲದಲ್ಲಿ ಹೊಸ ಗೋರಿಯೊಂದನ್ನು ಅಗಿಯುವ ಕೆಲಸ ಗಂಟುಬಿದ್ದಿತಲ್ಲ, ಎಂದು ಕೆಲವು ಗರಡಿಯಾಳುಗಳು ಅಸಮಾಧಾನಪಟ್ಟುಕೊಂಡರು.

“ಮಾರಾಯ ಗೌಡ, ಇದ್ದಾಗೂ ಕಾಡಿದಾ ಸತ್ತಾಗೂ ಕಾಡಿದ” ಎಂದು ಹಿರೇ ಕುರುಬ ನಿಂಗನಾಡಿದ ಮಾತು. ಕೆಂಚನ ಹೆಣವನ್ನು ಗೋರಿಯಲ್ಲಿ

ಕೊಡಿಸುತ್ತಿದ್ದ ದಾದಾನ ಕಿವಿಗೆ ಬಿತ್ತು “ಸತ್ತರೂ ಕಾಡೂದನ್ನ ಬಿಡದ ಅದ್ಯಾವ ಗೌಡ ಸತ್ತವಂತಲೇ?” ಎಂದು ಅವನು ಕೇಳಿದ. ಹೊಕ್ಕೆ ಮಣ್ಣ ಮುಚ್ಚಿತ್ತ ನಿಂತ ನಿಂಗನೇ ಮತ್ತೆ ಹೇಳಬೇಕಾಯಿತು.

ಶಂಕರಪ್ಪಗೌಡರು ಸತ್ತರೆಂಬ ಸುದ್ದಿಯನ್ನು ಕೇಳಿದೊಡನೇ ದಾದಾ ಬಿಟ್ಟ ಕೆಲಸವನ್ನು ಬಿಟ್ಟು, ಕುಶೀಯ ಮೇಲೆ ಬಂದು ಕುಳಿತ. ಅವನ ಅಂತಃಕರಣಕ್ಕೇ ಬರೆಯಿಟ್ಟಂತಾಗಿತ್ತು. ನಾನಾಕಾಕಾ ಸತ್ತ ದುಃಖಿಕ್ಕಿಂತ ಈ ದುಃಖ ಅವನಿಗೆ ಹೆಚ್ಚಿದನಾಗಿ ಪರಿಣಾಮಿಸಿತು. ಕುಳಿತಲ್ಲಿಯೇ ನಿಟ್ಟಿಸಿರುಬಿಟ್ಟು ಬಿಕ್ಕಬಿಕ್ಕ ಅಳವಡ್ಡಿದ.

“ಮಕ್ಕಳಿಗೆ ಬಂದರೂ ಸಣ್ಣ ಮುಡುಗರಾಂಗ ಅಳತೀಯೇನಲೇ ಪ್ಪಾಲಿ? ಆ ಗೋಡೇನ ನಿನ್ನ ಕಾಕಾನ, ವಾವಾನ, ಹಿರಿಚಿಗಪ್ಪನ ಮುಷ್ಟಿನ? ಅಳಾಕೇನಾತಲೇ?” ಎಂದು ನಿಂಗ ಕೇಳಿಕಿದ ಮಾತು ಕೂಡ ದಾದಾನಿಗೆ ಕೇಳಿಸಿರಲಿಲ್ಲ. ಅವನು ಸುಮ್ಮನೆ ಶೂನ್ಯಮನಸ್ಸನಾಗಿ ಹುಳಿತುಬಿಟ್ಟು.

ದಾದಾನ ದುಃಖದ ಕಾರಣ ಕೇಳಿವುದಕ್ಕಾಗಲಿ, ಅವನಿಗೆ ಸಮಾಧಾನದ ನಾಲ್ಕು ಮಾತು ಹೇಳಿವುದಕ್ಕಾಗಲಿ ಅವನ ಗೆಳೆಯರಿಗೆ ಅವಕಾಶವಿರಲಿಲ್ಲ. ಇನ್ನೂವರಡು ಹೆಣಗಳಿಗೆ ಮಣ್ಣ ಕೊಡುವ ಕೆಲಸ ಅವರಿಗಾಗಿ ಕಾದಿತ್ತು. ಅವರಲ್ಲಿ ನಾಲ್ಕುರು ತಟ್ಟನೇ ಇನ್ನೂಂದು ಹೇಣ ತರಲು ಹೊರಟರು. ಉಳಿದ ಮೂವರು ಹಳೆಯ ಗೋರಿಯೋಂದನ್ನು ಅಗಿಯಲು ಪ್ಪಾರಂಭಿಸಿದರು.

ಮಲ-ಕಾರಿಕೆಗಳ ಮಡುವಿನಲ್ಲಿ ಹೊರಳಾಡುತ್ತಿದ್ದ ಕೆಂಚನ ಹೇಣವನ್ನು ಹೊತ್ತು ತರುವುದು ಅತಿ ಪ್ರಯಾಸದ್ವಾಗಿ ಪರಿಣಾಮಿಸಿತ್ತು. ಅಂತೆಯೇ ಆಗ ಹೇಣವನ್ನು ತರಲು ಹೋದವರು ಈಗ ಆ ಕೆಲಸಕ್ಕೆ ಬೇರೆಯವರನ್ನು ಹಚ್ಚಿ ತಾವೀಗ ಗೋರಿಯನ್ನು ಅಗಿಯುವ ಕೆಲಸಕ್ಕೆ ಕೈ ಹಾಕಿದ್ದರು. ಗುದ್ದಲಿ ಏಟು ಒಂದೇ ಸವನೆ ಬೀಳುತ್ತಿತ್ತು. ಕಲ್ಲೋ, ಲೋಹದ ಚೂರೋ, ಅಷ್ಟಿಪಂಜರವೋ ತಾಕಿದಾಗಪ್ಪ ವಿಚಿತ್ರ ರೀತಿಯ ಸಪ್ಪಳವಾಗುತ್ತಿತ್ತು. ಇಲ್ಲದಿದ್ದರೆ ತಾಳಬಢವಾಗಿ ಮಂದವಾದ ಗುದ್ದಲಿಯ ಹೊಡೆತವಪ್ಪೇ ಕೇಳಿಸಬೇಕು. ಗೋರಿಯನ್ನು ತಾಳಬಢವಾಗಿ ಮಂದವಾದ ಗುದ್ದಲಿಯ ಹೊಡೆತವಪ್ಪೇ ಕೇಳಿಸಬೇಕು. ಗೋರಿಯನ್ನು ಅಗಿಯುತ್ತ ಅವರು ಕೆಂಚನ ಬದಲಾಗಿ ಪಡದಪ್ಪನೇ ಸತ್ತಿದ್ದರೆ ಏನಾಗಬಹುದಿತ್ತೇಂಬುದರ ಬಗ್ಗೆ ಉಹಾವಿಲಾಸದಲ್ಲಿ ತೊಡಗಿದ್ದರು. ಪಡದಪ್ಪ ಸತ್ತಿದ್ದರೆ ಉರಿಗೂರೇ ಅಂತ್ಯದರ್ಶನಕ್ಕೆ ಬರಬಹುದಾಗಿತ್ತು. ಅದರೆ ಕೆಂಚ ದಿಕ್ಕಿಲ್ಲದ ಬಡವ, ಮನೆ-ಮಾರು ತೋರದ ಬಿಕನಾಶಿ, ಅಂತೆಯೇ ಹೊರುವುದಕ್ಕೂ ದಿಕ್ಕು ಕಾಣದೆ ಅವನ ಹೇಣ ಸಂಜೆಯವರಿಗೆ ಕೊಳೆಯುತ್ತ ಬಿದ್ದಿತ್ತು. ಬಡವರೇನು,

ಶ್ರೀಮಂತರೇನು, ಸತ್ತರೆ ಅವರ ಮಣಿಗೆ ಎಲ್ಲರೂ ಬರಬೇಕೆಂಬುದು ನಿಂಗನ ವಾದ, ಅದಕ್ಕೆ ಅವನ ಗೆಳಿಯ ರಾಮ, “ಯಾರ ಮುಂದ ಹೇಳತೀಲೆ ಮಾತು? ಈಗ ಹೇಳಿ ಗೋರಿ ಅಗದು ಒಂದೇನು, ಏರಡೇನು ಹೆಣ್ಣಾ ಇಟ್ಟಿ ಮುಚ್ಚಿತ್ತೀವಿ. ಗೌಡನ ಹೆಣಕ್ಕೆ ಮಾತ್ರ, ಹೊಸಾಗೋರಿ ಅಗದು ತಗೀತಿವಿಲ್ಲ? ದೊಡ್ಡವರು, ಸತ್ತರೂ ದೊಡ್ಡವರೆ” ಎಂದೇ ಹೇಳಿ ನಿಂಗನ ಬಾಯಿ ಮುಚ್ಚಿಸಿದ. ದಾದಾನ ಕಿವಿಗೂ ಈ ಮಾತು ಬಿದ್ದು, ಆ ಕ್ಷಣಕ್ಕೆ ಅವನಿಗೆ ಅದು ಸರಿಯೆನಿಸಿತು. ಶಂಕರಪ್ಪಗೋಡರ ದೊಡ್ಡತನದ ಚಿತ್ತ ಅವನ ಕಣಿಗೆ ಕಟ್ಟಿತು.

ಹಿಲಾಲಿನ ಬೆಳಕಿನಲ್ಲಿ ಗೋರಿಗಳನ್ನು ಅಗಿಯುವ ಕೆಲಸ ಒಂದೇ ಸವನೆ ನಡೆದಿತ್ತು. ಅನ್ನಿಪಂಜರದ ಬಿಡಿ ಬಿಡಿ ಭಾಗಗಳನ್ನು ಹೊರಗೆ ಎಸೆಯುತ್ತಿರುವಾಗ ರಾಮನ ಕ್ಷೇಗೆ ಒಂದು ತಲೆಬುರುಡೆ ಸಿಕ್ಕಿತು.

“ಎಲೇ ನಿಂಗಾ, ಇದು ನೋಡಲೇ ಒಳ್ಳೆ ದೊಡ್ಡ ಮನಶ್ವಾನ ತಲೆ ಬುರುಡಿ ಕಾಣತ್ಯೇತಿ” ಎಂದು ಒದರಿಕೊಂಡ.

“ದೊಡ್ಡಮನಸ್ಯಾಂದು ಅಂತ ಅದರ ಮ್ಯಾಗ ಬರದುಗಿರಿತ್ಯೇನಲೇ ಮಳ್ಳಿ? ಸತ್ತತಲಿ ಬುರಡಿ ಮ್ಯಾಗಿಂದ ಮನಸ್ಯಾನ ಅಳೆಯಾವ ಕಾಣತೀದಿ ನೀನು” ಎಂದು ನಿಂಗ ಉತ್ತರವಿತ್ತ.

“ನೋಡೇರ ನೋಡಲೇ ತಲಿ ಬುರಡಿ ಅಳತೀನ. ಇಂವಾ ಬುದುಕಿದ್ದಾಗ ಹಮಚೋಕ ಹದನಾರ ಮಳದ ರುಮಾಲ ಸುತ್ತಿರಬೇಕು. ಈಟು ದೊಡ್ಡ ತಲೀ ಇದ್ದವರು ಈಗ ಯಾರು ಇದ್ದಾರಾದೀತಪಾ?” ಎಂದು ರಾಮ ಆಶ್ಚರ್ಯವನ್ನು ವ್ಯಕ್ತಿಗೊಳಿಸಿದ.

“ಹೊರಾಕ ನಾಕ ಮಂದೇನು ಸಾಕಿರಾಕಿಲ್ಲ. ಈಗಿನಂಪಾಗ ಆಗೂ ಯಾವದರ ಬ್ಯಾನಿಗೀನೀ ಬಂದಿದ್ದರ ಇವನ್ನ ಹೊತ್ತವರ ನಡಾನ ಮುರದಿತ್ತೋ ಏನೋ!” ಎಂದು ನಿಂಗ ನಗೆಯಾಡಿ ಕ್ಯಾರೊಳಿದ್ದ ಎಲುಬುಗಳನ್ನು ಬಿಸಾಡಿದ.

ಈ ಅಗಿಯುವ ಸಪ್ಪಳದ ಹಿನ್ನಲೆಯಲ್ಲಿಯೇ ದಾದಾನ ವಿಚಾರಕ್ಕೆ ಸಾಗಿತು. ಗೌಡರ ಮರಣದ ವಾರ್ತೆಯನ್ನು ಕೇಳಿ ಅವನ ಕಾರ್ಯೋತ್ತಾಪವೇ ಅಡಗಿಹೋಗಿತ್ತು.

ಸರಿರಾತ್ರಿಯ ಹೊತ್ತಿಗೆ ಗೌಡರ ಹೆಣಪೋಂದು ಬಿಟ್ಟು ಉಳಿದ ಹೆಣಗಳು ಮಣ್ಣುಕಂಡವು. ಬೆಳಗಿನಿಂದ ಒಂದೇ ಸವನೇ ಗೋರಿಗಳನ್ನು ಅಗೆದಗೆದು, ದಳಿದು ಹೆಣವಾಗಿದ್ದ ಗರಡಿಮನೆಯ ಗುಡಿಗಳು ಒಮ್ಮೆ ಉಶ್ಯೇಂದು ನಿಟ್ಟಿಸಿರು ಬಿಟ್ಟರು. ಇನ್ನು ಮೇಲೆ ಮನೆಗೆ ಹೋಗೆ ಮಲಗಿಕೊಳ್ಳುವವನ್ನು ತಾಳ್ಳೆಯೂ

ಅವರಲ್ಲಿ ಇರಲ್ಲಿ. ಗುದ್ದಲಿಗಳನ್ನೇ ತಲೆದಿಂಬಿಟ್ಟುಕೊಂಡು, ಗೋರ್ಕಾಳದಲ್ಲಿಯೇ ಸುಖಿನಿದ್ರೆಯಲ್ಲಿ ಪವಡಿಸಿದರು. ಮಧ್ಯರಾತ್ರಿಯ ತಂಗಾಳಿಯ ಚೆಲಿ ಶಿಕ್ಷಣವಾಗಿದ್ದರೂ ಅವರ ನಿದ್ರೆಗೇನು ಆತಂಕವಾಗಲಿಲ್ಲ. ಸಾವಿನ ದುಃಖವೆಲ್ಲ ಮರೆಗೆ ಸೇರಿದಂತಾಗಿತ್ತು. ರಾತ್ರಿ ಸಮಾಧಾನವಾದಂತೆ ತಂಪಾಗಿತ್ತು. ಉಳಿದವರು ಮಲಗಿದರೂ ದಾದಾನಿಗೆ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಶಂಕರೆಪ್ಪಗೌಡರ ದನಿ, ರೂಪ ಅವನ ನೆನಪಿನಲ್ಲಿ ತೇಲಿಬರ್ತಿದ್ದವು. ವ್ಯಕ್ತಪಡಿಸಲಾಗದ ವೇದನೆಯೋಂದು ಅವನ ಮೈಮನಸ್ಸುಗಳನ್ನು ಒಂದೇ ಸವನೆ ಗಾಸಿಗೊಳಿಸುತ್ತಿತ್ತು. ತನ್ನ ಸಂಗಡಿಗರಲ್ಲಿ ನಿದ್ದೆ ಹೋದ ಮೇಲೆ, ಅವನೆಂದ್ದು ಉರೊಳಗೆ ಗೌಡರ ಮನೆಯ ಕಡೆಗೆ ನಡೆದ. ಆದರೆ ಅಲ್ಲಿಯೋ ದುಃಖ ಆಕ್ರೋಶಗಳು ಮಹಾಪೂರವಾಗಿ ಹರಿಯುತ್ತಿದ್ದವು. ದೂರದಿಂದಲೇ ಅದನ್ನು ಕಂಡು ಉಹಿಸಿದ ಅವನಿಗೆ ಒಳಗೆ ಅಡಿಯಿಡಲು ಧೈರ್ಯವಾಗಲಿಲ್ಲ. ಹಾಗೆಯೇ ತಿರುಗಿ ಗೋರ್ಕಾಳಕ್ಕೆ ಬಂದು, ಮನಸ್ಸಿನ ದುಃಖವನ್ನೆಲ್ಲ ಮರೆತು ಬಿಡಲು, ಗೌಡರಿಗಾಗಿ ಹೋಸ ಗೋರಿಯನ್ನು ಅಗೆಯತೋಡಗಿದ. ದಾದಾನಿಗೆ ಮೈಮೇಲೆ ಆವೇಶ ಬಂದಂತಾಗಿತ್ತು. ಶಂಕರೆಪ್ಪಗೌಡರಿಗೆ ತಾನು ಮಾಡಬಹುದಾದ ಪ್ರತ್ಯುಪಕಾರವೆಂದರೆ ಇದೇ ಒಂದು, ಎಂದು ಅವನಿಗನಿಸಿತ್ತು. ಅಂತಲೇ ಯಾವ ದಣಿವನ್ನೂ ಲೆಕ್ಕಿಸದೆ ಭೂಮಿಯನ್ನು ಅಗೆಯಹತ್ತಿದ. ಗರಿಸಿನ ಕರಿಣ ನೇಲ ಗುದ್ದಲಿಯೇಟಿಗೆ ಒಮ್ಮೆಲೇ ಹಣಿಯುತ್ತಿರಲಿಲ್ಲ. ಆದರೆ ದಾದಾನ ಹಟ ನೇಲದ ಬಿರುಸಿಗಿಂತ ಹಚ್ಚು ಬಿರುಸಾಗಿತ್ತು. ಅವನು ಅಗೆಯುವುದನ್ನು ಮುಗಿಸಿದಾಗ ಆಗಲೆ ಬೆಳಕು ಹರಿದಿತ್ತು.

ಮರುದಿನ ಅಪರಾಹ್ನದ ವೇಳೆಗೆ ಗೌಡರ ದೇಹ, ಪಾದಳ್ಯಾಯ ಜನರೆಲ್ಲರ ಸಹಾನುಭೂತಿಗಳೊಡನೆ ಅಂತ್ಯಸಂಸ್ಕಾರವನ್ನು ಕಂಡಿತು.

* * * *

ಪಾದಳ್ಯಾಯಲ್ಲಿ ಕಾಲರಾ ಜೇನೆಯಿಂದ ತೀರಿಕೊಂಡವರಲ್ಲಿ ಗೌಡರದೇ ಕೊನೆಯ ನಂಬರು. ಮರುದಿನ ಹೋಸದಾಗಿ ಉರೊಳಿ ಯಾರಿಗೂ ಕಾಲರಾ ಬರಲಿಲ್ಲ. ಮೊದಲು ಬಂದವರಾರೂ ಸಾಯಲಿಲ್ಲ. ಬಾಳಾಚಾರ್ಯರ ಬೇರಿನ ಮಹಾತ್ಮೆಯೇ ಇರಬೇಕೆಂದು ಕೆಲವರು ಆಡಿಕೊಂಡರು. ಅಂತೂ ಕಾಲರಾ ತನ್ನ ವಿರಾಟ ದರ್ಶನವನ್ನು ತೋರಿಸಿ ಉರು ಬಿಟ್ಟಿತು. ಆದರೆ ಪಾದಳ್ಯಾಯ ಜೀವನವೆಲ್ಲ ಏನಾಗಿತ್ತೇಂಬುದರ ಅರಿವೇ ಒಬ್ಬಿರ್ಗೂ ಇರಲಿಲ್ಲ. ಪಿಡುಗು ಹೊರಟು ಹೋಗಿ ಉರು ಶಾಂತವಾದ ಮೇಲೆ ನೋಡಿದಾಗ ಅಲ್ಲಿ ಉಳಿದದ್ದೇನು? ದಂಡು ಹೊಕ್ಕು ತಾಂಡವವಾಡಿದಂತೆ ಉರಿನ ಜೀವನವೆಲ್ಲ ಉದ್ಘಾಸ್ತವಾಗಿತ್ತು.

ಉರಿಗೇ ಕೋಟೆಯಾಗಿ ಕಾಯುತ್ತಿದ್ದ ಗೌಡರು ಇಲ್ಲದಂತಾಗಿದ್ದರು. ಕೆಲವು ಜನರೊಡನೆ ಕೆಲವು ಸಮಸ್ಯೆಗಳೂ ಸತ್ತುಹೊಗಿದ್ದವು ನಿಜ. ಆದರೆ ಈ ಪ್ರಜಯದಲ್ಲಿಯೇ ಕೆಲ ಹೊಸ ಸಮಸ್ಯೆಗಳೂ ಹುಟ್ಟಿಕೊಂಡಿದ್ದವು. ಇನ್ನು ಅವುಗಳ ವಿಚಾರಕ್ಕಾಗಿ ಮತ್ತೆ ಬದುಕಿನ ನಿರಂತರವಾದ ಕಲಹ ಪ್ರಾರಂಭವಾಗಬೇಕಾಗಿತ್ತು.

* * * *

ಭಾಗ ೨

೧೯

ಕಾಲರಾ ಪಿಡುಗಿನಿಂದ ಪಾದಳ್ಯಿಯ ಸಾರ್ವಜನಿಕ ಜೀವನಕ್ಕೆ ಬಲವಾದ ಆಫಾತ ಉಂಟಾಗಿತ್ತು. ಪ್ರತಿಳಾಬಾಯಿಯ ಮರಣದಿಂದ ಜಾಗೀರದಾರರ ವಾಡೆ ಯಜಮಾನರಿಲ್ಲದಂತಾಗಿತ್ತು; ಗೌಡರ ಮರಣದಿಂದ ಅವರ ಮನೆತನ ನಡುವೀರಿನಲ್ಲಿ ಕೈಬಿಟ್ಟಂತಾಗಿತ್ತು. ಈ ಏರಡೂ ಮರಣಗಳ ಘಲವಾಗಿಯೇ ಹೊಸದಾದ ಮಹತ್ವದ ಸಮಸ್ಯೆಗಳು ಹುಟ್ಟಿಕೊಂಡವು. ಅವುಗಳನ್ನು ಬಗೆಹರಿಸದೆ ಪಾದಳ್ಯಿಯ ಜೀವನ ಮುಂದೆ ಸಾಗುವಂತಿರಲ್ಲ. ಬಾಳಾಚಾರ್ಯರ ತಲೆಯಮೇಲೆ ಮತ್ತೊಂದು ದೊಡ್ಡ ಜವಾಬ್ದಾರಿ ಬಂದು ಬಿದ್ದುಂತಾಗಿತ್ತು. ಹೊಟ್ಟಮೊದಲು ಜಾಗೀರದಾರರ ಮನೆತನದ ವ್ಯವಸ್ಥೆಯಾಗಬೇಕಾಗಿತ್ತು. ಲಕ್ಷ್ಮೀಬಾಯಿಯನ್ನು ಕರೆಸಿ ವಾಡೆಯನ್ನು ಅವರ ಪಾಲಿಗೆ ಒಪ್ಪಿಸಿಕೊಟ್ಟು, ಬಾಪೂಸಾಹೇಬನನ್ನು ಉಂಟಾಗಿತ್ತು ಕಳಿಸಬೇಕಾಗಿತ್ತು. ಆದರೆ ಈ ಅವಧಿಯಲ್ಲಿಯೇ ಎಲ್ಲಿ ಗೌಡರ ಮನೆತನದ ವಾರಸಾ ಪ್ರಕರಣವೂ ತಲೆಯೆತ್ತುವದೋ ಎಂದು ಅವರಿಗೆ ದೂರದ ಜಿಂತೆಯುಂಟಾಗಿತ್ತು. ಸಾಯುವಾಗ ಗೌಡರು ಹೇಳಿದ ಮಾತನ್ನು ಅವರು ನಡೆಸಲೇಬೇಕಾಗಿತ್ತು. ಆ ಪ್ರಕಾರ ರ್ಯಾತರೆಲ್ಲರಿಗೂ ಅವರು ಗೌಡರ ಸಂದೇಶವನ್ನು ಮುಟ್ಟಿಸಿದ್ದರು, ಗೌಡರ ಮನೆತನದ ಮರ್ಯಾದೆಯನ್ನು ಪಾದಳ್ಯಿಯ ಮರ್ಯಾದೆಯಂತೆ, ಗೌಡವದಿಂದ ನಡೆಸಿಕೊಂಡು ಬರುತ್ತೇವೆಂದು ಅವರೂ ಪ್ರತಿಜ್ಞೆವೂಡಿದ್ದರು, ಆದರೆ ದುಷ್ಪಶಕ್ತಿಗಳು ವುರೆಯಲ್ಲಿಂದೇ ಸೂತಗಳನ್ನುಡಿಸುತ್ತಿದ್ದರೇ?

ಬಾಳಾಚಾರ್ಯರ ಸಂಶಯ ಬಹುಬೇಗನೇ ನಿಜವಾಯಿತು. ಗೌಡರು ಸತ್ತು ಒಂದು ವಾರವಾಗಿರಬೇಕು. ಒಂದು ದಿನ ಪಡದಯ್ಯನವರು, ಲಿಂಗಪ್ಪನನ್ನು ಕರೆದುಕೊಂಡೇ ಪಾದಳ್ಯಿಗೆ ಕಾಲಿಟ್ಟರು. ಪ್ರತಿಳಾಬಾಯಿ ಸತ್ತು ಅಂದಿಗೆ ಒಂದು ತಿಂಗಳಾಗಿತ್ತು. ಬಾಪೂಸಾಹೇಬ ಇವರಿಬ್ಬರನ್ನೂ ಎದುರುಗೊಂಡು ಮೆರವಣಿಗೆಯಲ್ಲಿ ಕರೆದುಕೊಂಡು ಬಂದ. ಉರಿಗೆಲ್ಲ ಈ ಸುದ್ದಿ ತಿಳಿಯಬೇಕೆಂದೇ

ಅವರು ಮನುತ್ತು ಮಾಡಿದ್ದರು. ಆ ಮೇರವಣಿಗೆಯ ವಿಶೇಷವೆಂದರೆ ಕುಲಕೋರ್ಚೀ ಶೇಷಪ್ಪನೂ ಅದರಲ್ಲಿ ಭಾಗವಹಿಸಿದ್ದ ಬಾಪುಂಸಾಹೇಬ ಲಿಂಗಪ್ಪನನ್ನು ತನ್ನ ವಾಡೆಯಲ್ಲಿ ಇರಿಸಿಕೊಳ್ಳಬೇಕೆಂದು ಆಗ್ರಹಪಟ್ಟಿರೂ ಸ್ವಾಮಿಗಳು ಕೇಳಿಲ್ಲ. ಅವನು ಮತದಲ್ಲಿಯೇ ಇರುವದು ಯೋಗ್ಯವೆಂದು ಅವರ ಖಿಂಡಿತವಾದ ಅಭಿಪ್ರಾಯವಾಗಿತ್ತು.

ಬಾಳಾಚಾರ್ಯರ ಕಣ್ಣಿಗೆ ಈ ದೃಶ್ಯವೆಲ್ಲ ಬಿಡ್ಡ, ಅವರಿಗೆ ಈ ಎಲ್ಲ ಪರಿಸ್ಥಿತಿಯ ಅರ್ಥವಾಯಿತು. ಲಿಂಗಪ್ಪನನ್ನು ಬಾಪುಂಸಾಹೇಬ ಸ್ವಾಗತಿಸಿದ ಸಂಗತಿ ಅವರ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿತ್ತು, ಅನರ್ಥಪೂರ್ಣವೂ ಆಗಿತ್ತು. ಹೊದ ಮೇಲೆ ಹೊಂಚು ಹಾಕಿ ಕೂಡುವ ಹದ್ದು ಕಾಗೆಗಳಂತೆ, ಬಾಪುಂಸಾಹೇಬ, ಪಡದಯ್ಯನವರ ಜಿಲ್ಲಾಟ ಅವರಿಗೆ ಕಂಡಿತು. ಇನ್ನು ತಡಮಾಡಿದರೆ ಕೆಲಸ ಕ್ಯುಮೀರವದೆಂದೇಸಿ, ಅಂದೇ ರಾತ್ರಿ, ಲಕ್ಷ್ಮೀಬಾಯಿಯನ್ನು ಕರೆತರಲು ಲಕ್ಷ್ಮಿನನನ್ನು ಪತ್ರಿಕೆಳುಟ್ಟು ಇಂದುಪುರಿಗೆ ಅಟ್ಟಿದರು.

ಲಕ್ಷ್ಮೀಬಾಯಿಗೆ ಪಾದಳ್ಳಿಗೆ ಬರಲು ಮೊದಮೊದಲು ಅನುಮಾನವಾಯಿತು. ಹಿಂದಿನ ಅನುಭವವನ್ನು ಅವಳಿಂದೂ ಮರೆಯುವಂತಿಲ್ಲ. ಈಗಲೂ ಅದೇ ರೀತಿಯ ಅಪಮಾನ ತನಗಾಗಿ ಸಿದ್ಧವಾಗಿದ್ದರೆ, ಎಂದು ಹೆದರಿಕೆ ಉಂಟಾಯಿತು. ಆದರೆ ರಾಜಪುರೋಹಿತರಿಂದ ಕರೆಬಂದದ್ವರಿಂದ ಇಂಥ ಅನುಮಾನಕ್ಕೆ ಆಸದ ಉಳಿಯಲಿಲ್ಲ. ಮರುದಿನ ಸಾಯಂಕಾಲವೇ ಲಕ್ಷ್ಮೀಬಾಯಿ ಪಾದಳ್ಳಿಗೆ ಬಂದಳು. ಅವಳು ತನ್ನ ಪರಿವಾರದೊಡನೆ ನದಿಯ ಆಚಿಯ ದಂಡೆಗೆ ಬಂದಿರುವಳಿಂಬ ಸುದ್ದಿ ಮುಟ್ಟಿತು. ಕೂಡಲೇ ಬಾಳಾಚಾರ್ಯರು ದಾದಾ ಹಾಗೂ ಇನ್ನಿತರ ಗರಡೀ ಮನೆಯ ಆಳುಗಳೊಡನೆ ಹೋಗಿ ಲಕ್ಷ್ಮೀಬಾಯಿಯನ್ನು ಸ್ವಾಗತಿಸಿ ಕರೆತಂದರು.

ಈ ಸುದ್ದಿ ಪಾದಳ್ಳಿಯ ತುಂಬ ವ್ಯಾಪಿಸಲು ತಡವೇನೂ ಆಗಲಿಲ್ಲ. ಜಾಗೀರದಾರರ ಮನಸೆನ ಮತ್ತೊಮ್ಮೆ ಜನರ ಕುಶಾಪಲ ಕೇಂದ್ರವಾಯಿತು. ಲಕ್ಷ್ಮೀಬಾಯಿ ವಾಡೆಗೆ ಹೊರಡಬೇಕೆಂದಾಗ ಮತ್ತೆ ಮೊದಲಿನ ಪರಿಸ್ಥಿತಿಯೇ ಪ್ರಾಪ್ತವಾಯಿತು. ಬಾಪುಂಸಾಹೇಬ ಅವರನ್ನು ವಾಡೆಯಲ್ಲಿ ಕಾಲಿಡಗೊಡಲಿಲ್ಲ. ವಾಡೆಯ ತಲೆಬಾಗಿಲು ಮುಚ್ಚಿದ್ದ ತರೆಯಲೇ ಇಲ್ಲ. ಅಪಮಾನದಿಂದ ಕುದಿಯುತ್ತ ಲಕ್ಷ್ಮೀಬಾಯಿ ತಿರುಗಬೇಕಾಯಿತು. ಆದರೆ ರಾತ್ರಿಯಾಗಿದ್ದರಿಂದ ತಿರುಗಿ ಇಂದುಪುರಿಗೆ ಅವರು ಹೋಗುವಂತಿರಲಿಲ್ಲ. ಅದಕ್ಕಾಗಿ ಲಕ್ಷ್ಮೀಬಾಯಿಗೆ ಉಳಿದುಕೊಳ್ಳಲು ಬಾಳಾಚಾರ್ಯರು ತಮ್ಮ ಮನೆಯ ಒಂದು ಭಾಗದಲ್ಲಿ ವ್ಯವಸ್ಥೆ ಮಾಡಿಕೊಡಬೇಕಾಯಿತು.

ಜಾಗಿರದಾರರ ಆಸ್ತಿಗೆ ಸೇರಿದ ಭೂಮಿಯೆಲ್ಲ ಇನ್ನೂ ಲಕ್ಷ್ಮೀಭಾಯಿಯ ಶಾತೇಗೆ ಇದ್ದಂತೆ ಸರಕಾರಿ ಲೆಕ್ಕದಿಂದ ಕಂಡುಬರುತ್ತಿತ್ತು. ಆದರೆ ಬಾಪೂಸಾಹೇಬ ಜಾಗಿರದಾರರ ಎಲ್ಲ ಭೂಮಿಯನ್ನೂ ಇಪ್ಪತ್ತು ವರ್ಷಗಳ ಕೌಲು ಕರಾರಿನಿಂದ ಹಿಡಿದಿರುವನು ಎಂಬುದಾಗಿ, ಕುಲಕರ್ಣಿ ಶೇಷಪ್ಪನ ಸಹಾಯದಿಂದ ಸರಕಾರಿ ಕಾಗದಪತ್ರಗಳಲ್ಲಿ ಉಲ್ಲೇಖಿಸಿದ್ದ ಬೆಳಕಿಗೆ ಬರಲು ಬಹಳ ದಿನ ಹಿಡಿಯಲಿಲ್ಲ. ಲಕ್ಷ್ಮೀಭಾಯಿ ಬಂದ ದಾರಿಯಿಂದ ನಿರಾಶಾಗಿ ತಿರುಗಿ ಹೋಗಬೇಕಾಯಿತ್ತು.

ಅದರಂತೆಯೇ ಇನ್ನೂ ಒಂದು ರಹಸ್ಯ ಬಯಲಿಗೆ ಬಂದಿತು. ಶಂಕರಪ್ಪ ಗೌಡರ ವಾರಸಾ, ಅವರ ಹಿರಿಯ ಮುಗ ಲಿಂಗಪ್ಪ ಶಂಕರಪ್ಪ ಪಾಟೀಲ ಇವರ ಹೆಸರಿನಲ್ಲಿ ಮಾಡಿದ್ದೂ ಕಂಡುಬಂತು. ಗೌಡರ ಮನೆತನಕ್ಕಿಲ್ಲದ ಇನ್ನೂರು ಎಕರೆ ಭೂಮಿಯಲ್ಲಿ, ಇನ್ನೂರು ಎಕರೆ ಸ್ವಂತ ಸಾಗುವಳಿಗೆಂದು ಇದ್ದು, ಉಳಿದ ಭೂಮಿಯನ್ನು ರೈತರು ಪಾಲಿನಿಂದ ಸಾಗಿಸಿದ್ದರು. ಈ ರೈತರು ಶಂಕರಪ್ಪ ಗೌಡರ ಒಕ್ಕಲಾಗಿ ಇಪ್ಪತ್ತೇಡು ವರ್ಷಗಳವರೆಗೆ ಭೂಮಿಯನ್ನು ಸಾಗು ಮಾಡುತ್ತೇ ಬಂದವರಾಗಿದ್ದರು. ಪಡದಪ್ಪ, ಶೇಷಪ್ಪ ಹಾಗೂ ಬಾಪೂಸಾಹೇಬರು ಈ ರೈತರನ್ನು ಕರೆಸಿ, ಲಿಂಗಪ್ಪನ ಹೆಸರಿನಲ್ಲಿ ಕಬುಲಾಯಿತೆ ಬರೆದುಕೊಡಲು ಮನವ್ಯಾಲಿಸಿದರು. ಇಲ್ಲಿದಿದ್ದರೆ ಭೂಮಿಯನ್ನು ಅವರಿಂದ ಕಿತ್ತುಕೊಳ್ಳುವುದಾಗಿ ಗದರಿಸಿದರು. ಆದರೆ ರೈತರು ಅದಕ್ಕೆ ಹಣಿಯಲಿಲ್ಲ. ಅವರಿಗನ್ನೂ ಗೌಡರ ಮನೆತನದ ಮೇಲಿನ ನಿಷ್ಠೆ ಕಡಿಮೆಯಾಗಿರಲಿಲ್ಲ. ಹಿಡುಗಿಗೆ ಪುತ್ರಾಗಿ ಮರಣ ಹೊಂದಿದ ಗೌಡರ ಮನೆಯವರ ಬಗ್ಗೆ ಅವರಿಗೆ ಅಪಾರವಾದ ಸಹಾನುಭೂತಿಯಿತ್ತು. ಮೇಲಾಗಿ ಸಾಯುವುದಕ್ಕಿಂತ ಮೊದಲು ಗೌಡರು ಹೇಳಿದ ಮಾತು ಇನ್ನೂ ಅವರ ಹೃದಯದಲ್ಲಿ ನಿನದಿಸುತ್ತಿದ್ದವು. ತಮ್ಮಿಂದ ಇಂಥ ಕೆಲಸ ಸಾಧ್ಯವಿಲ್ಲವೆಂದು ಅವರು ನಿಷ್ಪರಿಸಿದ್ದರು.

ಗೌಡರು ಸ್ವಂತ ಸಾಗುವಳಿಗೆಂದು ಇಟ್ಟಕೊಂಡಿದ್ದ ಭೂಮಿಯಲ್ಲಿ, ನದಿ ಮುಳುಗಿದ ಭಾಗದಲ್ಲಿ ಬೆಳೆ ಜೆನ್ನಾಗಿ ಬಂದಿತ್ತು. ಆ ಭೂಮಿಗಳಲ್ಲಿಯ ಬೆಳೆಯ ಕಬಜಾ ಪಡೆಯಲು, ಪಡದಪ್ಪ ಬಾಪೂಸಾಹೇಬರ ಸಂಯುಕ್ತದಳವು ಸನ್ನಿಧಾಯಿಯಿತು. ರಾಜಕಾರಣಿನಿಂದ ಕಾರ್ಯ ಸಾಧಿಸುವಂತಾಗಲು ಸುಪ್ತವಾಗಿದ್ದ ಪರುತ್ತ ಪ್ರಕಟವಾಯಿತು. ಕೆಲವೇ ವಾರಗಳ ಹಿಂದೆ ದಾಳಿಯಿಟ್ಟಿದ್ದ ಕಾಲರಾ ಹಿಡುಗಿನಲ್ಲಿ ತಂದೆ-ತಾಯಿ ಅಣ್ಣಿ-ತಮ್ಮ ಹೆಂಡತಿ ಹೀಗೆ ಒಬ್ಬರಿಲ್ಲ ಒಬ್ಬರನ್ನು ಕಳೆದುಕೊಂಡು ಮನೆತನವೇ ಮುರಿದುಹೋದ ದುಃಖದಿಂದ ಶೊನ್ನಮನಸ್ಕತೆ ಉಂಟಾಗಿತ್ತು. ಯಾರೋಬ್ಬರಿಗೂ ತಾತ್ಕಾಳಿಕವಾಗಿ ಜೀವನದಲ್ಲಿಯ ಉತ್ಸಾಹ ಉಳಿದಿರಲಿಲ್ಲ. ಮರಣದ ದುಃಖ ಎಲ್ಲರಲ್ಲಿಯೂ ಒಂದು ಬೇಸರವನ್ನು ಹುಟ್ಟಿಸಿತ್ತು.

ಆ ಬೇಸರನ್ನು ಕಳೆದುಕೊಳ್ಳಲು, ಲಾಟಿ ಮಾಡಿ, ಬೆಳೆದು ನಿಂತ ಬೆಳೆಯನ್ನು ಕೊಯ್ದು ತರುವ ಉಬ್ಜಿನಲ್ಲಿ ಕಾಟಕರು—ಹೊಲೆಯರು ಕುಡಗೋಲು ಮನೆಯ ಹತ್ತಿದರು. ಈಡಗಿನ ದುಃಖ ಜನರಲ್ಲಿಯ ಮನುಷ್ಯತ್ವದ ಬೇರನ್ನೇ ಕೊಳ್ಳಿತ್ತು. ಈಗ ಉಳಿದದ್ದು ಹಚ್ಚಿಹಿಸಿರು ಪಶುತ್ವ ಮಾತ್ರ. ಎಲ್ಲವನ್ನೂ ಕಳೆದುಕೊಂಡು ಬರಿದಾದ ಹೃದಯ ಉರಿದೆದ್ದಿತ್ತು. ಪಡದಪ್ಪನಂಥವರು ಅದಕ್ಕೆ ತುಪ್ಪ ಸುರಿಯಲು ಸಿದ್ಧರಾಗಿ ನಿಂತಿದ್ದರು.

ಬಾಳಾಚಾರ್ಯರು ವಾತಾವರಣದ ಹಿಂದೆ ಹರಡುತ್ತಿದ್ದ ಈ ದಾವಾಗ್ನಿಯನ್ನು ಉಹಿಸಿದರು. ಸೂಕ್ತವಾಗಿ ಆಡುತ್ತಿದ್ದ ಹೊಗೆ ಅವರ ಮೂಗಿಗೆ ತಾಕದೆ ಇರಲಿಲ್ಲ. ಇಂಥ ಹೊತ್ತಿನಲ್ಲಿ ಸುಮುನಿರುವುದು ಅವರಿಗೆ ಸರಿಯೆನಿಸಲಿಲ್ಲ. ಈ ಎಲ್ಲ ಅನಧರ್ಗಳಿಗೂ ಶೇಷಪ್ಪ ಕಾರಣ ಪುರುಷನೆಂದು ಅವರಿಗೆ ಗೊತ್ತಿತ್ತು. ಅಂತೆಯೇ ತಡಮಾಡದೆ ಅವನ ಮನೆಗೆ ಹೊಗಿ ಅವನನ್ನು ಕಾಣಬಯಸಿದರು. ಶೇಷಪ್ಪ ಮನೆಯಲ್ಲಿಯೇ ಇದ್ದ. ಬಾಳಾಚಾರ್ಯರನ್ನು ಕಂಡೊಡನೆ ಅವರನ್ನು ಸ್ವಾಗತಿಸಿ ಕರೆದು “ಓಹೋ ಏನು ಆಚಾರ್ಯರು ಈಗ ದಯಮಾಡಿಸಿದಿರಿ?” ಎಂದು ಕುಶಲಪ್ರಶ್ನೆಯನ್ನೂ ಮಾಡಿ.

“ಹಿಂಗ, ಉರಗಾರಿಕ ಕೆಲಸ ಮೈಮ್ಯಾಲೆ ಬಂದಾಗ, ಉರ ಕುಲಕರ್ಮಿ ನಿನ್ನ ಕಡೆಗೆ ಬರದ ಹ್ಯಾಂಗ ನಡದಿತಪಾ? ಮತ್ತೇನೋ ಕಾಯಕಾ ನಡೆಸಿದೆಲ್ಲ!” ಆಚಾರ್ಯರು ಬಂದ ಕಾರಣವನ್ನು ಸಾಕಷ್ಟು ನೇರವಾಗಿಯೇ ಹೇಳಿದರು.

ಶೇಷಪ್ಪ ಇದನ್ನು ಉಹಿಸಿಯೇ ಇದ್ದ. ಆದ್ದರಿಂದಲೇ ಸ್ವಲ್ಪವೂ ವಿಚಲಿತನಾಗೆ, ನಕ್ಕೆದ ಚಿಟಕೆಯನ್ನೇರಿಸಿ, “ಎಲ್ಲೀ ಕಾಯಕ ಆಚಾರ. ಉರ ಪಂಚರು ನೀವು ಇರೋಮುಂದ ನಮ್ಮ ಹಿರೇತನಕ್ಕ ಬೆಂಕಿ ಹಚ್ಚಿದರ ಸ್ಯೇ. ಇನ್ನೇನರೆಪಾ, ತಂದೀ ವಾರಸಾ ಮಗಗ ಆಗಬೇಕಾದದ್ದು ನಾಯ ಅಂತ ಕಾಯದೇನ ಹೇಳತದ. ತಂದೀ ಆಸ್ತಿ ಮಗನದು. ಅದನ್ನು ಅವಾ ತೋಗೋತ್ತಿನಿ ಅಂತ ಹೇಳಿದರ ಕಾಯದೇ ಪ್ರಕಾರ ಅವಗಿಷ್ಟು ಬರಬೇಕೂ ಅಷ್ಟು ಕೊಡಸೋದು ನಮ್ಮ ಧರ್ಮ. ರೀತೀ ಪ್ರಕಾರ ಪಾರ್ವತೀವ್ಯ ತನ್ನ ಭೂಮಿಯೋಳಗ ಇ/ಇ ಪಾಲು ಲಿಂಗಪ್ಪಗ ಕೊಡಬೇಕು. ಖರೇವಂದ್ರ ನೀವ ಆಕಿಗೆ ಈ ಮಾತು ತಿಳಿಸಿ ಹೇಳಬೇಕು. ನನ್ನ ಮಾತು ಆಕಿ ಕೇಳತ್ತಿದ್ದರ, ಇದ ಸ್ವಷ್ಟವಾಗಿ ಆಕಿಗೆ ಹೇಳಬಿಡತಿದ್ದೆ. ಇದರಾಗ ಅಂಥ ಅನ್ಯಾಯ ನಿಮಗೇನು ಕಂಡಿತರೆಪಾ?” ಎಂದು ಸಾಕಷ್ಟು ಕೊಂಕು ಬೆರಸಿಯೇ ಕೇಳಿದ.

“ಮಾತು ಕಲೇಬೇಕು ನೋಡೋ ನಿನ್ನಿಂದನ! ಅಲ್ಲೋ ಶೇಷಪ್ಪ, ಆ

ಲಿಂಗಪ್ಪ ಶಂಕರಪ್ಪನ ಮಗನ ಅಂಬೋವರ್ಜುಂಗ ಮಾತಾಡಿತೀಯಲ್ಲಾ? ಗೌಡ ತನ್ನ ಹೆಣತಿಗೆ ಸೋಡಾಚೇಟಿ ಕೊಟ್ಟ ಎಷ್ಟೋ ದಿನದ ಮ್ಯಾಲೆ ಲಿಂಗಪ್ಪ ಮಟ್ಟಿದ. ಇದು ಗೊತ್ತಿದ್ದ್ವಾಗಿ ಗೊತ್ತಿಲ್ಲದವನ್ನಾಗಿ ನನಗ ತಿಳಿಸಿ ಹೇಳಿತೀಯಲಾ?”

“ಅದೂ ಖೀರೇ ಅನ್ನಿ ಆಚಾರ! ಅದರ ಕಾಯದೇದ್ವಾಂದು ಗೊಂದಲ ಇರತದ ನೋಡಿ. ಜನನ ರಚಿಸ್ತರದ ಉತಾರ ತಂದು ಹಾಜರ ಮಾಡಿ, ವಾರಸಾ ಮಾಡಿಕೊಳ್ಳಲಿಕ್ಕೆ ವರದಿಕೊಟ್ಟಾಗ ನನ್ನ ಬಾಯಿ ಕಟ್ಟತದ ನೋಡಿ” ಎಂದು ಶೇಷಪ್ಪ ಮತ್ತೆ ವಾದಿಸಿದ.

“ಜನನ ರಚಿಸ್ತರದ ಉತಾರ ನಿನ್ನ ಬಾಯಿ ಕಟ್ಟಿಲ್ಲ. ಅವನ ಸಲುವಾಗಿ ಬಾಪ್ಪು ಸಾಹೇಬ ಕೊಟ್ಟ ದುಡ್ಡ ನಿನ್ನ ಬಾಯಿ ಕಟ್ಟೇದ. ಇಕ್ಕಾ, ನೀ ನಮ್ಮವಾ ಅಂತ ಒಂದು ಮಾತು ಹೇಳಲಿಕ್ಕೆ ಬಂದಿನಿ. ಈಗ ಮಟ್ಟಿದ ನ್ಯಾಯಾನ ಸಾಕಾಗೇದ. ಈಗ ಮತ್ತೊಂದು ಕಿರೆಬಿಂ ಎಬ್ಬಿಸಬ್ಬಾಡೂ. ಗೌಡರ ಮನೆತನಾ ಈಗ ಆಧಾರ ತಪ್ಪಿತು ಅಂತ, ಸುಡೂ ಮನೀ ಗಳಾ ಹಿರಿಯೋ ಕೆಲಸ ಒಳ್ಳೆದಲ್ಲ” ಬಾಳಾಚಾರ್ಯರ ಮಾತಿನಲ್ಲಿ ಅಂತಕರಣದ ವೇದನೆಯಿತ್ತು.

ಬಾಳಾಚಾರ್ಯರ ವಾಗ್ಣಾಗಳಿಂದ ಕುಲಕರ್ಣಿ ಶೇಷಪ್ಪ ನಿರುತ್ತರನಾದ. ಅವನಿಗೇನು ಪಾದಳ್ಳಿಯಲ್ಲಿ ಅರಾಜಕತೆ ಹುಟ್ಟಬಹುದೆಂಬುದರ ಬಗ್ಗೆ ನೋವಾಗಿರಲಿಲ್ಲ. ಆದರೆ ತಾನು ಬಾಪ್ಪುಸಾಹೇಬನಿಂದ ದುಡ್ಡ ತಿಂದಿರುವ ಮಾತನ್ನು ಕೇಳಿ ನಿರುತ್ತರನಾದ. ಈ ರಹಸ್ಯಸೋಣ ಅನಿರೀಕ್ಷಿತವಾಗಿತ್ತು. ಆದ್ದರಿಂದಲೇ ಅವನು ಅವಾಕ್ಯಾದ. ಆದರೆ ತಾನು ಇದಕ್ಕೆ ಸುಮ್ಮಿನಿದ್ದರೆ, ಆಚಾರ್ಯರು ಆ ಮೌನಕ್ಕೆ ವಿವರಿತ ಅಥವಾ ಕಲ್ಪಿಸಿ ಅದನ್ನು ನಿಜವೆಂದೇ ಎಲ್ಲಿ ಸಾಧಿಸುವರೋ ಎಂದು ಹೆದರಿದ. ಅಂತಲೇ ಮಟ್ಟಿನಗೆ ತಂದುಕೊಂಡು “ಆಚಾರ ಈಗ ಆ ಬಾಪ್ಪುಸಾಹೇಬ ನಾನಾನ ದುರ್ಮರಣ ಆದಾಗಿನ ಬಾಪ್ಪುಸಹೇಬ ಅಲ್ಲ ಅಂವಾ ಈಗ, ಘೋಜದಾರ-ಮಾಮಲೇದಾರರನ್ನು ಕಿಸೇದೊಳಗ ಇಟಗೊಂಡ ಪಡದಪ್ಪನ ಶಿಷ್ಯಾ. ಇಂಥಾವಾ ನನ್ನಂಥ ಒಕ್ಕೊಳ್ಳೋ ಕುಲಕರ್ಣಿಗೇ ಕೃ ಸಡಲು ಬಿಡತಾನಂತ ತಿಳಿದೀರೇನು? ಅಲ್ಲಾ, ಕಾಣಾಕಾಣಾ ನನ್ನ ಮ್ಯಾಲೆ ಅಪವಾದಾ ಹೊರಸಲಿಕ್ಕೆ ಬರತೀರೆಲ್ಲ?” ಎಂದು ಹೇಳಿ ಪ್ರಶ್ನಾರ್ಥಕ ದೃಷ್ಟಿಯಿಂದ ಆಚಾರ್ಯರನ್ನು ನೋಡಿದನು.

“ಇದೆಲ್ಲ ಫಂಟತನದ ಮಾತು ಬಿಟ್ಟಬಿಡು ಶೇಷಪ್ಪ ಪಡದಪ್ಪ ಹಾರ್ಯಾಡುದು ನೀ ಅವನ ಬಾಲಾಗಸಿ ಆಗಿದ್ದರಿಂದ. ಬಾಪ್ಪುಸಾಹೇಬ ಅವನ ಶಿಷ್ಯಾ ಆದದ್ದು, ನಿನ್ನ ಬೆಂಬಲ ಪಡದಪ್ಪಗ ಅದ ಅಂತ. ಲಿಂಗಪ್ಪಗ ಗೌಡಕಿ ಕೊಡಿಸಿ, ನೀ ಸ್ವತಂತ್ರ ಆಗಬೇಕೂ ಅಂತ ಈ ಆಟಾ ನೀ ಮಾಡಿದಿ. ನೋಡು ವಿಚಾರ

ಮಾಡು ಬಾಪ್ಪುಸಾಹೇಬನ ರೋಕ್ಕು, ಈ ಪಡದಪ್ಪನ ಲೆಕ್ಕು ಎಲ್ಲಾ ವ್ಯಧರ್ ಆಗೋ ಕಾಲ ಬಂದೀತು.”

ಬಾಳಾಚಾರ್ಯರು ಎಚ್ಚರಿಕೆಯನ್ನು ಉಸುಪಿದರು. ಆದರೆ ಶೇಷಪ್ಪ ತುಟಿ ಬಿಗಿದುಕೊಂಡು ಹಟದಿಂದಲೇ ಸುಮ್ಮನೆ ಕುಳಿತ. ಮಾತು ಬೆಳಿಸಿದರೆ ಆಚಾರ್ಯರ ವಾದಕ್ಕೇಡಾಗಿ ಸೋಲುವಂತಾಗುತ್ತಿತ್ತು. ತನ್ನ ರಾಜಕಾರಣದ ಪ್ರಯತ್ನಗಳೆಲ್ಲ ಪಲಾಗಲು ಒಳ್ಳೆಯ ಸಂಧಿ ಹೊರಕಿದಂತಾಗಿತ್ತು. ಅಂಥದರಲ್ಲಿ ಆಚಾರ್ಯರ ಮಾತು ಕೇಳಿಕೊಂಡು ಸುಮ್ಮನಿರುವದು ಅವನ ಮನಸ್ಸಿಗೆ ಬಂದಿರಲ್ಲ.

ಆಚಾರ್ಯರಿಗೆ ಈ ಮೌನದ, ಈ ಬಿಗುಮಾನದ ಅರ್ಥವಾಯಿತು. ಶೇಷಪ್ಪನ ಮಾತಿನಲ್ಲಿ ‘ನನ್ನ ದಾರಿಗೆ ನೀವು ಬರಬಾರದು’ ಎಂಬ ಮಾತಿನ ಅರ್ಥವನ್ನು ಅವರು ಕಂಡುಕೊಂಡಿದ್ದರು. ಆದ್ದರಿಂದಲೇ ಹೆಚ್ಚು ಮಾತಾಡಲು ಬಯಸದೆ, “ಬರತೀನಿ ಶೇಷಪ್ಪಾ” ಎಂದಿಷ್ಟೇ ಹೇಳಿ ಅಲ್ಲಿಂದ ಹೊರಬಿದ್ದರು.

೧೮

ಭಾರತಹುಣಿಮೆಯ ಪುಂಬಿದ ಬೆಳುದಿಂಗಳಿನ ರಾತ್ರಿ, ದಾದಾ ಹೊಲದಲ್ಲಿ ಜೋಳದ ಇಕ್ಕಲ, ಸೋದಿಯ ಹಲ್ಲು, ಕಡಲೆಯ ಚಟ್ಟ ಇವುಗಳ ಸಮೀಪದಲ್ಲಿ ಕುಳಿತು ಅಕಾಶವನ್ನು ನೋಡುತ್ತಿದ್ದ. ಅವನು ಹೊತ್ತ ದಪ್ಪವಾದ ಕಂಬಳಿಯ ಮುಸುಕಿನೊಳಗಿಂದಲೂ ಚೆಳಿಗಾಲದ ಗಾಳಿ ಮೃನಡುಗಿಸುತ್ತಿತ್ತು. ರಾತ್ರಿಯ ಹೊತ್ತು ನಿದ್ದೆಯನ್ನು ಬಿಟ್ಟು ಹೊಲವನ್ನು ಕಾಯಬೇಕಾದ್ದರಿಂದ ಅವನ ಮನಸ್ಸು ಅನೇಕ ವಿಚಾರಗಳಲ್ಲಿ ದಂಗಾಗಿತ್ತು. ಒಮ್ಮೆ ತುಂಬಿದ ಚಂದ್ರಾಮನನ್ನು ನೋಡುತ್ತಿದ್ದ; ಒಮ್ಮೆ ದಿಗಂತವನ್ನೆಲ್ಲ ವ್ಯಾಪಿಸಿ, ತುಳುಕಿ ಹೊಲದ ಮೃದಡವುತ್ತಿದ್ದ ಬೆಳುದಿಂಗಳನ್ನು ಸಾವಕಾಶವಾಗಿ ಪರಿಕ್ಷೇಸುತ್ತಿದ್ದ. ನೆಲಕ್ಕೆ ನೆಲವೇ ಬೆಳುದಿಂಗಳ ಮಾಯೆಯಲ್ಲಿ ನಿದ್ದೆ ಹೋದಂತಿತ್ತು. ಕಾರಣವಿಲ್ಲದೆ ಅವನ ಮನಸ್ಸು ಅಂದು ನಾನಾಕಾಕಾ ಸತ್ಯದಿನ ತಾನೂ ಅಜರಾಣಿಯ ಹನುಮಂತ ದೇವರ ಗುಡಿಯಲ್ಲಿ ಏಕಾಕಿಯಾಗಿ ನಸುಕಿನ ಮುಗಿಲನ್ನು ನೋಡಿದ್ದನ್ನು ನೆನೆಯಿತು. ಅಂದು ಆಕಾಶದಲ್ಲಿ ನಕ್ಷತ್ರಗಳು ಹೊಳೆಯುತ್ತಿದ್ದವು. ಆದರೆ ಅವೆಲ್ಲ ಇಂದು ಬೆಳುದಿಂಗಳ ಕಡಲಿನಲ್ಲಿ ಮುಳಗಿ ಹೋಗಿದ್ದವು. ಕೊತು ಕೊತು ದಾದಾನಿಗೆ ಬೇಸರಾಯಿತು. ಒಂದು ದೊಡ್ಡಾಟದ ಹಾಡನ್ನು ತುಟಿಯಲ್ಲಿಯೇ ಗುಣಗುಣಸುತ್ತ ಜೋಳದ ಇಕ್ಕಲದ ಕಡೆಗೆ ಹೋದ. ಬೆಳ್ಗಿನೀರು ತುಂಬಿದ ಮಡುವಿನಲ್ಲಿ ಕಪ್ಪುಬಣ್ಣದ ಎಮ್ಮೆಯೊಂದು ಮಲಗಿದಂತೆ,

ಆ ಇಕ್ಕೆಲದ ನೆರಳು ಬಿದ್ದ ಭಾಗ ಅವನಿಗೆ ಕಂಡಿತು. ಅಲ್ಲಿ ಹೋಗಿ ಸುಮೃದ್ಧಿ ನಿಂತುಬಿಟ್ಟು,

ಈ ಅನುಭವವೆಲ್ಲ ಅವನಿಗೆ ತೀರ ಹೊಸತು. ಗರಜೀ ಮನೆಬಿಟ್ಟು ರಾತ್ರಿಯಲ್ಲಿ ಏಕಾಕಿಯಾಗಿ ಹೊಲದಲ್ಲಿ ನಿಲ್ಲುವ ಪ್ರಸಂಗ ಹಿಂದೆ ಎಂದೂ ಅವನಿಗೆ ಬಂದಿರಲ್ಲಿ. ಸುಗ್ರಿಯ ಕಾಲದಲ್ಲಿ ನಾನಾಕಾಕಾ, ಅವನಿಲ್ಲದಿದ್ದರೆ ಲಕ್ಷ್ಮಣ ಹೊಲದ ಕಾವಲಿಗಾಗಿ ನಿಲ್ಲುತ್ತಿದ್ದರು. ಲಕ್ಷ್ಮೀಬಾಯಿಯನ್ನು ಕಳಿಸಿಬರಲು ಲಕ್ಷ್ಮಣ ಇಂದುಪ್ರಕ್ಕೆ ಹೋದನೆಂದು, ಆ ಕೆಲಸ ಈಗ ದಾದಾನ ಪಾಲಿಗೆ ಬಿದ್ದಿತ್ತು. ಈ ಹೊಲ ಬಾಪೂಸಾಹೇಬನಿಂದ ನಾನಾ ಲಾವಣಿಗೆ ಹಿಡಿದಿದ್ದು. ಅವನು ತೀರಿಕೊಂಡನಂತರ ಲಕ್ಷ್ಮಣಿಗೆ ಪೆಂಚರು ಈ ಹೊಲವನ್ನು ಒಪ್ಪಿಸಿದ್ದರು. ಸುಗ್ರಿಯ ತಲೆಯ ಮೇಲೆ, ಚಿಮಣಾಳನ್ನು ಮುಂದೆ ಮಾಡಿ, ಬಾಪೂಸಾಹೇಬ ಹೊಲದಲ್ಲಿಯ ವೀಕಸನ್ನೆಲ್ಲ ತಾನೇ ಒಯ್ಯಲು ಹೊಂಚು ಹಾಕಿದ ಸುದ್ದೆ ಲಕ್ಷ್ಮಣಿಗೆ ತಿಳಿದಿತ್ತು. ತಾನು ಉರಲಿಲ್ಲದಾಗ, ನದಿಯ ಬುಡದ ಹೊಲದಲ್ಲಿ ವರ್ಷ ಬೆಳೆದ ಗಂಜಿ, ಬಾಪೂಸಾಹೇಬನ ಪಾಲಾಗಬಾರದೆಂಬ ಮುಂದಾಲೋಚನೆಯಿಂದ ಲಕ್ಷ್ಮಣ ಜೋಳವನ್ನು ಕಿತ್ತಿ ಇಕ್ಕೆಲು ಹಾಕಿದ್ದನು. ಅದರಂತೆ ಬೇರೆ ಹೊಲಗಳಲ್ಲಿ ಬೆಳೆದ ಗೋದಿ, ಕಡಲೆಗಳು ಒತ್ತಣಿಗೆ ದ್ವಾರೆ ಕಾವರಿಗೆ ಒಳ್ಳೆಯದೆಂದು, ಇದೇ ಹೊಲದಲ್ಲಿ ಈ ಮಾಡುವ ಸ್ಥಳದಲ್ಲಿ ತಂದು ಒಟ್ಟಿದ್ದನು. ಉರಿಗೆ ಹೊರಡುವಾಗ “ದಾದಾ ಹೊಲದ ಮ್ಯಾಗ ನಜರ ಇರಲಿ. ನಾ ತಿರುಗಿ ಬರೂಮಟ ಗರಜೀಮನಿಗೆ ಹೋಗಬ್ಬಾಡ. ಹೊತ್ತು ಮುಖುಗಿ ಹೊತ್ತು ಹೊಂಡಾತನಾ, ಹೊಲಾ ಜಿಟ್ಟು ಎಲ್ಲೊ ಹೋಗಬ್ಬಾಡ” ಎಂದು ತಾಕೀತು ಮಾಡಿದ್ದನು. ಆದರೆ ಈ ರೀತಿ ಕಾವಲು ನಿಲ್ಲುವ ಕಾರಣವನ್ನು ಮಾತ್ರ ಬೇಕೆಂತಲೇ ದಾದಾನಿಗೆ ತಿಳಿಸಿರಲಿಲ್ಲ. ದಾದಾನಿಗೂ ಆಗ ಕಾರಣವನ್ನು ಹೇಳಬೇಕೆಂದು ಹೊಳೆದಿರಲಿಲ್ಲ. ತಂದೆಯ ಮಾತಿನಂತೆ ಹೊಲದಲ್ಲಿ ಬಂದು ಕಾವಲು ನಿಂತಿದ್ದ ಅಪ್ಪೇ.

ದಾದಾ ಜೋಳದ ಇಕ್ಕೆಲುಗಳನ್ನೆಲ್ಲ ಸುತ್ತುಹಾಕಿ, ಈ ಮಾಡುವ ಸ್ಥಳದ ಹತ್ತಿರ ಬಂದು ಕಡಲೆಯ ಚಟ್ಟದ ಬದಿಗೆ ಬಂದು ಕೂತನು. ಬೆಳೆಯಲ್ಲಿ ಮಾತ್ರಿದ್ದ ಕುಳಿಗೆ ಗಾಳಿಮಾಡಿ ಬೆಂಕಿ ಹತ್ತಿದ್ದು ಕಂಡು ಬಂತು. ಸುಮೃದ್ಧಿ ಕುಳಿತು ಮಾಡುವದಾರೂ ಏನು? ಕಡಲೆಯ ಚಟ್ಟದಲ್ಲಿ ಬಂದು ಹಿಡಿ ಸುಟ್ಟು ಮರಿಬಡ್ಡಿ ತಿನ್ನುತ್ತ ಕುಳಿತರಾಯಿತೆಂದು, ಚಟ್ಟವನ್ನು ಸುಟ್ಟು ಬಂದೊದೇ ಬುಡ್ಡಿಯನ್ನು ಸುಲಿದು ಕಡಲೆಯ ಕಾಳನ್ನು ಮೆಲುಕಾಡಿಸುತ್ತ ಕುಳಿತುಕೊಂಡನು. ಚಂದ್ರ ಆಗಲೇ ನೆತ್ತಿಯ ಮೇಲೇರಿದ್ದನು. ದಾದಾನ ಮನಸ್ಸು ಈ ತಿನ್ನುವ ಕೆಲಸದಿಂದ

ಅರ್ಥ ತನ್ನ ಬೇಸರವನ್ನು ಕಳೆದುಕೊಂಡಿತ್ತು. ಅಪ್ಪರಲ್ಲಿ ಒಮ್ಮೆಲೇ ಹಿಂತಿರುಗಿ ನೋಡಿದ. ದೂರದಲ್ಲಿ ಯಾರೋ ಗುಜುಗುಜು ಮಾತಾಡಿದಂತೆ ಕೇಳಿಸಿತು. ಆದರೆ ಗಾಳಿಯ ದಿಕ್ಕು ಒಮ್ಮೆಲೇ ಬದಲಾದ್ದರಿಂದಲೋ ಏನೋ, ಅದು ಕೇಲೆ ಮತ್ತೆ ಅಡಗಿತು. ಕಣ್ಣಿಗೆ ಯಾರೂ ಕಾಣಲಿಲ್ಲ ಇಂಥ ಸರಿರಾತ್ಮಿಯಲ್ಲಿ, ಉಂರುಬಿಟ್ಟು ಎರಡು ಮೈಲು ಅಂತರವಿರುವ ಈ ಸ್ಥಳಕ್ಕೆ ಯಾರು ಬಂದಾರು ಎಂದು ನಕ್ಕ ಮತ್ತೆ ಕಡಲೆಯ ಬುಡ್ಡಿಯನ್ನು ಸುಲೀದು ತಿನ್ನುವುದರಲ್ಲಿ ಮಗ್ನಾದನು.

ಮುಂದೆ ಕೆಲನಿಮಿಷಗಳು ಕಳೆದಿರಬಹುದು. ಮತ್ತೆ ಅದೇ ಸಪ್ಪಳ ಈ ಸಾರೆ ಕಾಲಹೆಚ್ಚಿಯ ಸಪ್ಪಳದೊಂದಿಗೆ ಹೂಡಿಕೊಂಡು ದಾಢಿ ದಿಕ್ಕಿಗಿರುವ ಹಳ್ಳಿದಿಂದ ಕೇಳಿಬಂತು. ದಾದಾ ಆ ಕಡೆಗೆ ನಿಟ್ಟಿಸಿ ನೋಡಹತ್ತಿದ. ಕಾವಲುಗಾರನ ಭಯ ಅವನಲ್ಲಿಯೂ ತುಂಬಿತ್ತು. ಮೂವರು ಆ ಹಳ್ಳಿದಿಂದ ತಾನು ಕುಳಿತಲ್ಲಿಗೆ ಬರುತ್ತಿದ್ದರು. ಜಂದ್ರನ ಬೆಳಕಿನಲ್ಲಿ ಅವರು ಹೊತ್ತ ಕಂಬಳಿಗಳಿಂದ ಕಂಡುಬಂದಿತು. ಕಡಲೆಯ ಚೆಟ್ಟಪನ್ನು ಕದ್ದುಹೊಂಡು ಹೋಗಲು ಯಾರಾದರೂ ಬಂದಿರುವರೆಂದೇ ಅವನ ತರ್ಕ. ಬರಲಿ, ತನ್ನ ಚಪಗೂಡಿಯ ಸವಿಯನ್ನು ಅವರಿಗೆ ತೋರಿಸುವೆನೆಂದುಕೊಂಡು, ದಾದಾ ಚಪಗೂಡಿಯನ್ನು ಕ್ಯಾಯಿಂದ ಸವರಿ ಅವರು ಬರುವುದನ್ನೇ ಕಾಯುತ್ತ ಕುಳಿತುಹೊಂಡ. ತಾನು ಅವರ ಕಣ್ಣಿಗೆ ಬೀಳಿದಿರಲಿ ಎಂದುಹೊಂಡು ಗೋದಿಯ ಹುಲ್ಲಿನ ಮರೆಗೆ ಅಡಗಿಹೊಂಡ ಆಗಂತುಕತ್ತಿಯರು ನೇರವಾಗಿ ಅಲ್ಲಿಗೇ ಬಂದರು. ಅಲ್ಲಿ ನಿಂತು ಅತಿತ್ತ ನೋಡಿದರು. “ದಾದಾ ಇಲ್ಲಿ ಇಲ್ಲ ಕಾಣಿತ್ತಿ” ಎಂದೊಬ್ಬ ನುಡಿದ.

“ಹಾಗಾರ ನೆಟ್ಟಾತಲೇ” ಇನ್ನೊಬ್ಬನು ಛುವಿ ತೆಗೆದ.

“ಇರದ ಎಲ್ಲೆ ಹೋಗತಾನೋ? ಇಕ್ಕುಲದ ಹತ್ತರ ಮನಹೊಂಡಿರಬೇಕು?”
ಇನ್ನೊಬ್ಬ ಎಚ್ಚರಿಗೆ ಕೊಟ್ಟ.

ಉಸಿರಾಡಿಸಿದರೆ ತಾನು ಅಲ್ಲಿದ್ದರು ಅವರಿಗೆ ತಿಳಿಯಬಹುದೆಂದು, ದಾದಾ ಉಸಿರು ಬಿಗಿ ಹಿಡಿದು, ಬೇಟೆಗಾಗಿ ಜಪ್ಪಿಸಿ ಕುಳಿತ ಹುಲಿಯಂತೆ ಕಣ್ಣು ಪಿಳಕಿಸದೆ ಅವರನ್ನು ನೋಡುತ್ತ ಕುಳಿತ್ತದ್ದ.

ಆ ಮೂವರಲ್ಲಿ ಬಿಬ್ಬನು ಗೋದಿಯ ಹುಲ್ಲಿನ ಗುಂಪಿಯ ಸುತ್ತುಹಾಯ್ದು ದಾದಾನ ಹಿಂದೆ ಬಂದು ನಿಂತಾಗ ದಾದಾ ಹೋರಳಿದವನೇ ಅವನಿಗೆ “ಯಾರ ನೀನು” ಎಂದು ಗುಡುಗು ಹಾಕಿ ಕೇಳಿದ.

ಆ ವ್ಯಕ್ತಿ ಚಪ್ಪಾಳೆ ಹೊಡೆದು, ಬಯಲೆಲ್ಲ ವ್ಯಾಪಿಸುವಂತೆ ಗಟ್ಟಿಯಾಗಿ ನಗುತ್ತ, “ಮಿಕಾ ಇಲ್ಲಿ ಕುಂತ್ಯೆತಿ ಬರ್ಪೋ” ಎಂದು ಕೂಗಿಹೊಂಡ. ಅವನ

ಸಂಗಡಿಗರೂ ಅಲ್ಲಿಗೆ ಬಂದರು. ಅವನು ಗಟ್ಟಿಯಾಗಿ ಕೂಗಿದಾಗಲೇ ದಾದಾನಿಗೆ ಅವನ ದನಿಯ ಗುರುತು ಹತ್ತಿತ್ತು. ಆಗ ತಾನೂ ನಗುತ್ತ ಎದ್ದು ನಿಂತು, “ಈ ಕಂಬಳ ಮುಸುಕು ಹಾಕೊಂಡು ತುಡುಗಿಗೆ ಹೊರಟವರ್ಣಿಂಗ ಹೀಗ್ಯಾಕ ಹೊಂಟೀರಲೇ ಮಕ್ಕಳ್ಯಾ” ಎಂದು ಕೇಳಿದ.

“ತುಡುಗಿಗೆ ಹೊಂಟವರ ಸಂಗಾಟ ನಾವು ಸೇರಿ ಹೊಂಟವಿಂತ, ಅವರ ಹಾಗ ಗೊಂಗಡೀ ಹೊತ್ತಿವು. ತಿಳಿತೇನ್ ದಾದಾ?” ಎಂದು ಹಿರೇ ಕುರುಬನಿಂಗ ದಾದಾನ ಬೆನ್ನು ತಟ್ಟಿ ಹೇಳಿದ.

ದಾದಾನಿಗೆ ಏನೂ ತಿಳಿದಿರಲಿಲ್ಲ. ಆದರೆ ಇವರ ಜೀವ್ನೆ, ಸರಿ ರಾತ್ರಿಯಲ್ಲಿ ಇವರು ಹೊರಟಿದ್ದು. ಅವರ ಕಂಬಳ ಮುಸುಕಿನ ವೇಷ, ಇವರಾಡಿದ ತುಡುಗಿನ ಸುದ್ದಿ ಅವನಲ್ಲಿಯೂ ಕುತೂಹಲವನ್ನು ಕೆರಳಿಸಿದವು. “ಏನ ಹೇಳಬಾರದ ಗಡಾನ್?” ಎಂದು ಆತುರದಿಂದ ಕೇಳಿದ.

“ನೋಡ ದಾದಾ, ಇಂದ ಉರಿಗೆ ಉರ ಗೌಡರ ಹೊಲಾ ಲೂಟಿ ಮಾಡಲಾಕ ಹೊಂಟ್ಯಾತಿ. ಪಡದಪ್ಪನೋರು ಈಟ್ಲು ಮಂದಿನ್ನು ಗೂళೇ ಹಾಕಿ, ಹೊಲದಾಗಿನ ಬದಕ ಕಳಿವ ಮಾಡಲಾಕ ಕಳಿಸ್ಯಾರು” ಎಂದು ನಿಂಗ ಪರಿಸ್ಥಿತಿಯನ್ನು ನಿರ್ವೇದಿಸಿದ.

ಅಂದಿನ ಸಂಚಯೇ ಪಡದಪ್ಪನವರು ಹುಲಿಬ್ಬಾಟಿ ಹಳೆಬರನ್ನು ಮನೆಮನೆಗೆ ಕಳಿಸಿ ಜನರನ್ನೆಲ್ಲ ವಾಡೆಗೆ ಕರೆಸಿಕೊಂಡಿದ್ದರು. ಅವರಿಗೆಲ್ಲ “ಲಿಂಗಪ್ಪಗೌಡರು ಇನ್ನ ಮ್ಯಾಗ ಉರ ಗೌಡರಾಕ್ಕಾರು. ಅವರ ಬೂಮ್ಯಾಗ ಬೆಳೆದ ಬದುಕು ಅವರದು. ಅದನ್ನ ಪಾವತ್ವನೋರು ಸುಸೂತ್ರ ಹೊಡಾಣ್ಲು. ಅಂತ ನೀವೆಲ್ಲ ಹೋಗಿ ಆ ಬದಕ ತಂದು ಲಿಂಗಪ್ಪಗೌಡರಿಗೆ ಮುಟ್ಟಿಸಬೇಕು” ಎಂದು ಹೇಳಿದ್ದರು.

“ನಮ್ಮನ್ನೂ ವಾಡೇಕ್ಕ ಕರೆಸಿದ್ದರೇನಪಾ” ನಿಂಗ ಮುಂದುವರಿಸಿದ. “ಇಂತಾ ದಗದ ನಮ್ಮ ಕೃಲೆ ಆಗಾಣಿಲ್ಲ ಅಂತ ನಾವು ಹೇಳಿದರ ಬಾಪ್ಪಾಸಾಬರು ಏನಂದರಂದೀ, ‘ಎಲೇ ಮಕ್ಕಳ್ಯಾ, ತಾಲೀಮಿಖಾನೆ ಕಟ್ಟಿಸಿಕೊಟ್ಟ ಉಪಕಾರ ಹೀಗ ತೀರಸತೀರ್ಯಾ? ದಾದಾನ ಮಾತ ಕೇಳಿ ನೀವೆಲ್ಲ ಹುಣಿದರ ಕೇಳುಂಡಿಲ್ಲ ಉರ ಜನಾನ, ನಮ್ಮ ಹಿಂದ ಇರೋವಾಗ ನೀವು ಅಡ್ಡ ಜಗ್ಗತೀರ್ಯಾ? ಅನ್ನಾಣಾ ವಾದಿಸ್ಯಾಟ ಯಾಕ ಅಂತ ಆಗಲಿ ಧನ್ಯಾರ ಅಂತ ಹೇಳಿ, ಗೊಂಗಡೀ ತೆಲೀಗೆ ಹಾಕಿ ಉರ ಹಿಂಡ ಜನರ ಸಂಗಾಟ ನಾವೂ ಹೊಂಟವೇನಪಾ, ದಾರ್ಯಾಗ ಹಳ್ಳದ ಹಂತಾಕ ಒಬ್ಬಾಬ್ಬಿರ ಜಾರಿಕೊಂಡು ಹಳ್ಳಗುಂಟ ಇಲ್ಲಿತನಾ ಬಂದಿವು. ನಿನಗ ಈ ಮಜಕೂರ ತಿಳಿಸಬೇಕಂತ ಬಂದರ ನೀನು ಮಿಕಾ ಆಡಗಿಕೊಂಡು

ಕುಂತ ಹಾಗ ಕುಂತು, ನಮ್ಮನ್ನು ಜಡೀಬೇಕಂತ ಮಾಡಿದ್ದಿ” ಇಪ್ಪು ಹೇಳಿ ನಗುತ್ತ ನಿಂತ.

ಈ ಸುಧ್ವಿಯನ್ನು ಕೇಳಿಯೇ ದಾದಾನಿಗೆ ಸಿಡಿಲು ಒಡಿದಂತಾಗಿತ್ತು. ಒಮ್ಮೆಲೇ ಭಾವನೆಗಳ ಗೊಂದಲದಲ್ಲಿ ಏನು ವಾಡಬೇಕೆಂಬುದೂ ತಿಳಿಯದಂತಾಯಿತು. ಈ ಮಾತನ್ನು ನಂಬುವದೂ ಕೂಡ ಕರಿಣವೇನಿಸಿತು. ಅಂತೆಯೇ ಇನ್ನೊಮ್ಮೆ ಖಾತ್ರಿ ಮಾಡಿಕೊಳ್ಳಬೇಕೆಂದು ನಿಂಗನಿಗೆ “ಅಲ್ಲೋ ನಿಂಗಾ, ಉರ ಜನಾ ಗೌಡರ ಹೊಲಾ ಲಾಟಿ ಮಾಡಲಾಕ ಕರೇನ ಹೊಂಟಾರ?” ಎಂದು ವಿಸ್ತೃಯ, ಕಾತರ ಬೆರೆತ ದನಿಯಲ್ಲಿ ಕೇಳಿದ.

“ಈಗ ಗೌಡರ ಹೊಲಕ್ಕು ಹೋಗಿ ನೋಡಿದರ ಎಲ್ಲಾ ತಾನ ತಿಳಿತತಲ್ಲ” ಎಂದು ನಿಂಗ ಉತ್ತರವಿತ್ತೆ.

ದಾದಾನ ಮುಖ ಸಿಟ್ಟಿನಿಂದ ಕೆಂಪಾದದ್ದು ಆ ಬೆಳೆದಿಂಗಳಿನಲ್ಲಿ ಸ್ವಪ್ಷಾಗಿ ಕಾಣುತ್ತಿತು. ಮೂಗಿನ ಹೊರಳಿಗಳನ್ನು ಬೇಯಿಸುವಪ್ಪು ಉಸಿರು ಬಿಗಿಯಾಗಿತ್ತು. ತುಟಿಗಳು ನಡುಗುತ್ತಿದ್ದವು.

“ಈಗ ನಾನು ಅಲ್ಲಿಗೇ ಹೊಂಟೇ. ಹ್ಯಾಗ ಲಾಟೇ ಮಾಡತಾರೋ ಒಂದ ಕ್ಯೇ ನೋಡೇ ಬಿಡತೇನಿ. ನಿಂಗಾ, ನಾ ಬರೂ ಮಟ್ಟಾ ಈ ಹೊಲದ ಕಾವಲ ನಿನ್ನ ತಲೀಮ್ಮಾಗ್” ಎಂದವನೇ ದಾದಾ ಚಪ್ಪೊಡ್ಡಿಯನ್ನು ತೆಗೆದುಕೊಂಡು ರಭಸದಿಂದ ಹೊರಟಿ.

“ಲೇ ದಾದಾ, ಅಲ್ಲಿ ಮುನ್ನಾರು ನಾನೂರು ಜನ ಕೂಡೆತಲೇ. ಕಾಟಕರು, ಹೊಲ್ಯಾರು ಕುರುಬರು, ಕುಲಕ್ಕೊಂದು ಜಾತೀ ಜನಾ-ಮನೀಗೊಂದು ಇಸಮಿನ್ನಾಂಗ ಬಂದು ಸೇರ್ಯಾರಲೇ. ನೀ ಏನು ಮಾಡಾವ ಮಗನ ಆ ಜನದ ಹಿಂಡಿನ್ನಾಗ ಹೊಕ್ಕು? ನೀ ಇಲ್ಲಿಂದ ಹೋದದ್ದು ನೋಡಿ, ಆ ಜನಾ ನಿನ್ನ ಹೊಲಾ ಹೊಕ್ಕರಂದರೆ, ಈ ನಿನ್ನ ಇಕ್ಕಲ, ಚಟ್ಟಾ, ಹುಲ್ಲು ಮನ್ನಾಗ ಬಂದೊಂದು ಹಿಡೀ ಸೈತ ಬರಾಕೆಲ್ಲ. ನಿನ್ನ ಹೊಲಾ ಸುಸೂತ್ರ ಉಳಿದರ ಸಾಕೂ ಅಂತ ನಿನಗೆ ಹೇಳಾಕ ಬಂದರ, ನೀನ ಹೊಲಾ ಬಿಟ್ಟ ಹೊಂಡತೀಯಲ್ಲ? ಮಳ್ಳ ಸುಮಾಕ ಕೂಡ” ಎಂದು ನಿಂಗ ಹಿರಿತನದ ಗಾಂಭೀರ್ಯದಿಂದ ದಾದಾನಿಗೆ ಉಪದೇಶಿಸಿದ.

ಅವನ ಕ್ಯೇಹಿಡಿದು ಜಗ್ಗಿದ.

ಆದರೆ ದಾದಾ ಉಪದೇಶ ಕೇಳುವ ಸ್ಥಿತಿಯಲ್ಲಿರಲ್ಲ. ಅವನ ರಕ್ತ ಸಿಟ್ಟಿನಿಂದ ಕುದಿಯುತ್ತಿತ್ತು. ಆತುರದಿಂದ ಅವನ ಕಾಲಿಗೆ ರೆಕ್ಕೆ ಬಂದಂತಾಗಿದ್ದವು.

“ನಿಂಗಾ ಬಿಡ ಕೈ. ಸುಮಾಕ ತಡೀಬ್ಯಾಡ. ನನ್ನ ಹೊಲಾ ಹಾಳ ಮಾಡತಾರ? ನೋಡೀಯಂತ, ಏನ ಮಾಡತೀನನ್ನೂದು. ಹೇಣತೀ ಗುಳ ದಾಳಿ ಹರಕೆಂಡ ಬರೂ ಭಂಟರ್ಯಾರದೀರಿ, ಅವರು ನನ್ನ ಹೊಲದಾಗ ಕಾಲ ಹಾಕರಿ ಅಂತ ಸಾರಿ ಹೇಳ ಬರಾಕ ಹೊಂಟೇನು. ನನ್ನ ತಡೀಬ್ಯಾಡ” ಎಂದು ಚೀರಿಕೊಂಡವನೇ ದಾದಾ ಗೌಡರ ಹೊಲದ ಕಡೆಗೆ ಓಟ ಬಿಟ್ಟ.

ಒಂದೇ ಓಟಕ್ಕೆ ದಾದಾ ಗೌಡರ ಹೊಲಕ್ಕೆ ಬಂದು ಮುಟ್ಟಿದ್ದ. ನದಿ ಮುಳುಗುತ್ತಿದ್ದ ಈ ಭೂಮಿ ಅಂದರೆ ಶಂಕರಪ್ಪಗೌಡರಿಗೆ ಬಹಳ ಜೀವ. ತಮ್ಮ ಎಲ್ಲ ಶ್ರಮವನ್ನು ಅದಕ್ಕೆ ಮೀಸಲಿಡುತ್ತಿದ್ದರು. ಗೊಬ್ಬರ ಗುಡೆ ಹಾಕಿ, ಭೂಮಿ ಕಸುವು ಮಾಡಿ ಸಾಗುವಳಿ ಮಾಡಿದ್ದರಿಂದ ತೆಂಗಿನಕಾಯಷ್ಟು ದೊಡ್ಡದಾದ ತೆನೆಗಳನ್ನು ಹೊರತ್ತು ಜೋಳದ ಬೆಳೆ ಬಿಗಿದು ನಿಂತಿತ್ತು. ದೀಪರ್ ಪ್ರಯತ್ನದಲ್ಲಿ ಚಲವನ್ನು ಕಂಡು ಹಣ್ಣಾದ ಮನಸ್ಸು ಅತ್ಯುತ್ತಿಯಲ್ಲಿ ಶೋಗುವಂತೆ, ತೆನೆಯ ಭಾರದಿಂದ ಬೆಳೆ ಗಾಳಿಯಲ್ಲಿ ಶೋಗುಡುತ್ತಿತ್ತು. ಬೆಳದಿಂಗಳ ಮಾಯೆಯಲ್ಲಿ, ಗಾಳಿಯ ಉಯ್ಯಾಲೆಯಲ್ಲಿ ಹೊಲದ ಬೆಳೆ ಜೀವಂತವಾಗಿ ಕಾಣುತ್ತಿತ್ತು. ಬೀಜದಿಂದ ಹಿಡಿದು ತೆನೆಯವರೆಗೆ ಮನುಸ್ಸನ ಶ್ರಿಯವಾದ ಕರಸ್ತರ್ ತಾಗಿದ್ದರಿಂದಲೋ ಏನೋ, ಮನುಷ್ಯನ ಸಹಾನುಭೂತಿಯನ್ನು ಬಯಸುವಂತಿತ್ತು ಆ ಬೆಳೆ. ವಾರಸಾ ತಂಟಯ ಮೂಲಕ ಜೋಳವನ್ನು ಕೊಯ್ಯಲು ಆಳುಗಳು ಬಾರದೆ, ದಿನ ಮೀರಿದ್ದರಿಂದ ಬೆಳೆ ಇನ್ನೂ ಸೋಕ್ಕ ಬಲಿತಿತ್ತು. ಆದರೆ ದಿನ ಮುಗಿದದ್ದರಿಂದಲೇ ಕೆಲವು ಕಡೆಗೆ ದಂಟು ಮುರಿದು ತೆನೆಗಳು ನೆಲಕ್ಕೆ ಬಾಗಿದ್ದವು. ದಾದಾನಿಗೆ ಯಾಕೋ ಏನೋ ಈ ದೃಶ್ಯವನ್ನು ನೋಡಿ ಕಣ್ಣಲ್ಲಿ ನೀರು ತುಳುಕಿತು.

ಗೊಂಗಡಿ ಹೋತ್ತ ಜನರು, ಹೊಲದ ಆಚಯ ಬದಿಯಂದ ನುಗ್ಗಿ ಕೈಗೆ ಸಿಕ್ಕ ತೆನೆಗಳನ್ನು ಮುರಿದು, ಗೊಂಗಡಿಯ ಮೂಲೆಗಳಲ್ಲಿ ತುಂಬುವುದರಲ್ಲಿ ನಿರತರಾಗಿದ್ದರು. ಈ ರೀತಿ ಬಳುಕುವ ತೆನೆಗಳನ್ನು ಮುರಿಯುವದು, ಜನರ ಗೋಳು ಮುರಿದು, ಚಲ್ಲುವ ದೃಶ್ಯದಂತೆ ದಾದಾನಿಗೆ ದೇಷ ಹಟ್ಟಿಸಿತು. ನೋಡುತ್ತ ನಿಲ್ಲುವ ಶಾಳ್ಯಯೂ ದಾದಾನಿಗೆ ಉಳಿಯಲ್ಲ. ವೇಗವಾಗಿ ಜೋಳದ ನಿಲುವಿನಲ್ಲಿ ನುಗ್ಗಿ. ತೆನೆಗಳ ಚಂಡಿಯಾಡುತ್ತಿದ್ದವರಲ್ಲಿ ಒಬ್ಬನ ಹಿಂದೆ ಹೋಗಿ, ತನ್ನ ಜಪಗೊಳಿಸಿದ್ದ ಅವನ ಮೇಲೆ ಪ್ರಹಾರ ಮಾಡಿದ. ಕೊಡಲಿಯ ಗಾಯದಿಂದ ಅವನೋ ಚಿಟ್ಟನೇ ಚೇರಿದ. ಅದನ್ನು ಕೇಳಿ ಸಮೀಪದ ಜನರು ಓಡಿ ಬಂದು, ಅವನ ಗಾಯ, ಹರಿಯುವ ರಕ್ತ ಇವನ್ನೆಲ್ಲ ನೋಡಿ, ಮೃಮೇಲಿನ ಗೊಂಗಡಿಯ ಪರಿಪೆಯಿಲ್ಲದ ದಾರಿ ಸಿಕ್ಕತ್ತ ಓಡಿದರು. ಅವರು ದಸೆಬಾಯಿ ಬಿಡುತ್ತ ‘ಗಾತಾರಲೇ’

ಎಂದು ಚೀರುತ್ತ ಓಡುವದನ್ನು ನೋಡಿ ಇನ್ನು ಕೆಲವರು ಗಾಬರಿಯಿಂದ ಅವರ ಹಿಂದೆಯೇ ಓಡಿದರು. ಆ ಮೇಲೆ ದಾದಾ ಅಲ್ಲಿ ನಿಲ್ಲದೆ, ಹೊಲದ ಇನ್ನೊಂದು ಭಾಗಕ್ಕೆ ಓಡಿ ಬಂದು, ಅಲ್ಲಿಯ ನಾಲ್ಕಾರು ಜನರನ್ನು ಓಡಿದು ‘ಹಾಂ’ ಎಂದು ಗಜೀಸಿದ. ಅನಿರೀಕ್ಷಿತವಾಗಿ ಬಂದ ವಿಪತ್ತಿನಿಂದ ಅವರು ಸ್ತಂಭಿಂಭೂತರಾಗಿರುವಾಗಲೇ, ಅವರಲ್ಲಿಬ್ಬನ ಮೇಲೆ ದಾದಾನ ಚಪಗೊಡ್ಡಿ ಎರಗಿತು. ಗಾಬರಿಯಿಂದ ಅಲ್ಲಿದ್ದವರೆಲ್ಲ ನೆಲಕ್ಕೆ ಬಿದ್ದ ಹೊಟ್ಟೆ ಹೊಸೆಯುತ್ತ, ಹೊಲದ ಸೀಮೆಯನ್ನು ದಾಟಿದ ಮೇಲೆ ಆಳಾಗಿ ಎದ್ದು ನಿಂತು, ಹೊಲದ ಕಡೆಗೆ ಮುಖ ಕೂಡ ತಿರುಗಿಸದೆ ಓಡಿಯೇ ಓಡಿದರು.

ದಾರಿಯ ಮೇಲಿದ್ದ ಒಡ್ಡಿನ ಮೇಲೆ ಬೇವಿನ ಗಿಡದ ಬುಡದಲ್ಲಿ ಲಿಂಗಪ್ಪ, ಪಡದಯ್ಯ, ಬಾಪ್ಪಾಸಾಹೇಬ ಇವರು ಹಾಸಿದ ಕಂಬಳಿಯ ಮೇಲೆ ಚಕ್ಕಂದಲ್ಲಿ ಕುಳಿತ್ತಿದ್ದರು. ಈ ಶ್ರಿಮಾತಿಗಳ ಮಹಿಮಾತಿಶಯಗಳನ್ನು ಹೊಗಳುತ್ತ ಅವರಿಗೆ ಎಕ್ಕೆಯ ಎಲೆಗಳ ಬ್ರತಿಗಳನ್ನು ಕಟ್ಟಿಹೊಡುವುದರಲ್ಲಿ ನಿರತರಾದ ಭಕ್ತಾದಿಗಳಿಗೆ, ಓಡಿಬಿರುವ ಜನ ಕಂಡಿತು. ಅವರೂ ನಡುಗಲಾರಂಭಿಸಿದರು.

ಅದನ್ನು ನೋಡಿ ಈ ಶ್ರಿಮಾತಿಗಳಿಗೆ ತಮ್ಮ ಸೈನ್ಯ ಸೋತುಬಂದಪ್ಪ ದುಃಖವಾಯಿತು. ಜನರನ್ನು ತಡೆದು ಹುರಿದುಂಬಿಸಿ, ಪುನಃ ಬೆಳೆಯ ಲೂಟಿಗೆ ತಿರುಗಿಸಲು ಪ್ರಯತ್ನಿಸುವ ಸಾಮಧ್ಯ ಲಿಂಗಪ್ಪನಿಗಿರಲ್ಲಿ, ಸ್ವತಃ ಪಡದಯ್ಯನವರೇ ಈ ಸಾಹಸ ಮಾಡಲು ಎದ್ದು ನಿಂತರು ಈ ಹೊತ್ತಿಗೆ ದಾರಿಯ ಮೇಲಿನ ಒಡ್ಡಿನ ಸಮೀಪಕ್ಕೆ ಮತ್ತೆ ಕೆಲವರು ಓಡಿಬಂದರು. ಅವರಲ್ಲಿಬ್ಬನನ್ನು ತಡೆದು, “ಹೀಗ್ನಾಕ ಕುರಿ ಹಿಂಡು ಓಡಿದಂಗಾಗ ಓಡತೀರಲೇ ಮತ್ತೊರಾ?” ಎಂದು ಪಡದಯ್ಯನವರು ಮೂದಲಿಸುತ್ತ ಕೇಳಿದರು.

ಆ ಮನುಷ್ಯ ಗಾಬರಿಯಿಂದ ನಡುಗಹತಿದ. ಒಮ್ಮೆಲೇ ಅವನ ಬಾಯಿಂದ ಮಾತು ಬರಲಿಲ್ಲ. ಆದರೆ ಪಡದಯ್ಯನವರು ಗಟ್ಟಿಯಾಗಿ ಕ್ಕೆ ಹಿಡಿದದ್ದರಿಂದ ಓಡಿ ಹೋಗುವಂತೆಯೂ ಇರಲಿಲ್ಲ. ಅವನ ಬಾಯಿ ಬಿಜ್ಞಲು ಪಡದಯ್ಯನವರು ಇನ್ನೂ ಮೂರು ನಾಲ್ಕು ಸಲ ಗದರಿಸಬೇಕಾಯಿತು. ಆಗ ಅವರ ದನಿಯ ಮೇಲಿಂದ ಅವರು ಪಡದಪ್ಪನವರೆಂದು ಅವನಿಗೆ ಗೊತ್ತಾಯಿತು.

“ಫೇ ಅದೇನ ಹೇಳಿ ಮಾತ ಅಲ್ಲ ತಗೀರಿ ಅಪ್ಪಾ ಅವರ, ಕಂಡವರೆಲ್ಲ ಅಪ್ಪೇ ಎದೀ ಬಡಕೊಂಡು ಬಿದ್ದಾರು. ಶಂಕರಪ್ಪಗೊಡರ ದೇವ ಬಿಜ್ಞಗ್ರಹಿ ಹಿಡಿದು ತೆನಿಗೆ ಕ್ಕೆ ಹಚ್ಚಿದವರನ್ನು ಕತ್ತರಿಸಿ ಒಗಿಲಾಕ ಹತ್ತ್ಯೆತಿ” ಎಂದಿಷ್ಟು ಹೇಳಿದವನೇ, ತೇಕುತ್ತಿದ್ದರೂ ಬೀಳುವ ಎಚ್ಚರವಿಲ್ಲದೇ ಓಡಿಹೋದರು.

ಪಡದಪ್ಪನವರಿಗೆ ಭೂತಪಿಶಾಚಗಳಲ್ಲಿ ವಿಶ್ವಾಸ ಬಹಳ. ಹಿಂದಕ್ಕೊಮ್ಮೆ ಬಾಳಾಚಾರ್ಯರ ಪಾರುಪತ್ಯ ಮಾಡಿಸಲು ಒಬ್ಬ ಮಾಂತ್ರಿಕನನ್ನು ಅವರು ಭೇಟಿಯಾಗಿ ವೇತಾಳನ್ನು ವಶಪಡಿಸಿ ಕೊಡಲು ಕೇಳಿಕೊಂಡಿದ್ದರು. ಅವರು ಹೇಳಿದ ವಿಧಿಗಳೆಲ್ಲ ಭೀಕರವಾಗಿದ್ದವು. ಸೃಜನದಲ್ಲಿ ಬಾಳಂತಿಯ ಬಲಗೈ-ಎಲುಬನ್ನು ತಂದು ಹಸಿಮಾಂಸದಿಂದ ಹೋಮಮಾಡಬೇಕು. ಸಾಧ್ಯವಾಗುವ ಹೊದಲೇ ವೇತಾಳ ಬಂದು ಹೋಮವನ್ನು ಕೆಡಿಸಲು ನಾನಾರೂಪಗಳಿಂದ ಹೆದರಿಸಲು ಪ್ರಯುತ್ಸಿಸಿದಾಗ ಅದಕ್ಕೆ ಹೆದರಬಾರದು. ಹೀಗೆಯೇ ಸತತ ಪ್ರಯುತ್ಸ ಮಾಡಿದ ಮೇಲೆ ವೇತಾಳ ವಶವಾಗಿ ದಾಸನಾಗುವದು ಎಂದೇನೇನೋ ಅವನು ಹೇಳಿದ್ದು. ಆದರೆ ಅವನು ಹೇಳಿದ ಕತೆಂಬೆಲ್ಲ ಪಡದಯ್ಯನವರ ಹೇಳೆ ಭಯನಾನಕವಾದ ಪರಿಣಾಮವನ್ನುಂಟುಮಾಡಿತ್ತು ಬಾಳಾಚಾರ್ಯರಿಗೂ ಮಂತ್ರ ತಂತ್ರಗಳಲ್ಲಿ ಗತಿಯಿತ್ತೆಂದು ಪಡದಪ್ಪನವರಿಗೆ ಗೊತ್ತಿತ್ತು. ಇಲ್ಲದಿದ್ದರೆ ಮುಂದಿನ ಪರಿಣಾಮ ಭೀಕರವಾಗಬಹುದೆಂದು ಆ ಆಚಾರಿ ಶೇಷಪ್ಪನಿಗೇಕೆ ಎಚ್ಚರಿಕೆಯನ್ನು ಕೊಟ್ಟಿದ್ದು?

ಇವೆಲ್ಲ ಕಾರಣಗಳಿಂದ ಪಡದಪ್ಪನವರ ಮನಸ್ಸಿನಲ್ಲಿ ಭೀತಿ ಘಟಸರ್ವದ ಮರಿಯಾಗಿ ಮಲಗಿತ್ತು. ಮಧ್ಯರಾತ್ರಿಯ ನಿಗೂಢ ಹೋನ, ನಿಜನತೆಯ ಮಾಯೆ, ಅಪರಾಧದ ಭೀತಿ, ಇವೆಲ್ಲ ರೂಪಗೊಂಡು ದಂತಕರೆಯೊಂದನ್ನು ಉಸುರಿದಂತೆ, ಆ ಓಡಿ ಬಂದ ಮನುಷ್ಯ ದೇವ್ಯದ ಕರೆಯನ್ನು ಹೇಳಿ ಹೋದಾಗ ನಂಬದಿರುವದು ಹೇಗೆ? ದೇವ್ಯವಿಲ್ಲದಿದ್ದರೆ ಒಬ್ಬ ಮನುಷ್ಯ ಮನುಷ್ಯರು ನಾನಾರು ಜನರನ್ನು ಬೆದರಿಸಿ ಓಡಿಸುವದು ಸಾಧ್ಯವೇ? ಬಾಳಾಚಾರಿಯೇ ತನ್ನ ಮಂತ್ರಬಲದಿಂದ ಪಿಶಾಚಿಗಳನ್ನು ಸೃಷ್ಟಿಮಾಡಿ ಗೌಡರ ಹೊಲದ ಕಾವಲಿಗೆ ಕಳಿಸಿರಬೇಕು, ಹೆದರಿದ ಕಣ್ಣಿಗೆ ಮೋಟುಮರವೂ ದೆವ್ಯಾಗಿ ಕಾಣಿವಂತೆ, ಪಡದಪ್ಪನವರಿಗೆ ಈ ದೇವ್ಯದ ಕರೆ ನಿಜವೇನಿಸಿತು. ಶುಭ್ರವಾದ ವಿಭೂತಿಯನ್ನು ಧರಿಸಿಕೊಂಡು, ಏಸೆ ಕುಳಿಸುತ್ತ, ಬೆಳದಿಂಗಳ ಬೆಳಿನಲ್ಲಿ ಬಿಜುಗ್ಗತಿಯನ್ನು ರುಖಿಸಿಸುತ್ತ ತಿರುಗಾಡುವ ಗೌಡರ ಜಿತ್ತ ಅವರ ಕಣ್ಣೆದುರು ಕುಣಿಯಹತ್ತಿತು.

ಓಡಿಹೋಗುವಾಗ ಪಡದಪ್ಪನವರಿಗೆ ಭೂತದ ಬುರುಡೆ ಉರುಳಿಸಿದ ಮನುಷ್ಯನಿಗೆ ಪಡದಪ್ಪನವರು ತನ್ನ ಮಾತನ್ನು ನಂಬಬಹುದೆಂದು ಕನಸು ಮನಸ್ಸಿನಲ್ಲಿಯೂ ಅನಿಸಿರಲಿಲ್ಲ. ಮನುಷ್ಯರು ಬಂದು ಅಡ್ಡಿ ಮಾಡಿದ್ದರಿಂದ ಹೆದರಿ ಓಡುತ್ತೇವೆಂದ ಹೇಳಿದರೆ ಹೇಡಿತನವಾದೀತೆಂದು ಬಗೆದು, ಅವನು ಈ ದೇವ್ಯದ ಕರೆಯನ್ನು ಸೃಷ್ಟಿಸಿ ಹೇಳಿದ್ದು. ಆದರೆ ಕಾಡಿನ ನಿಜನತೆಯಲ್ಲಿ, ಭೂತಪಿಶಾಚಿಗಳ ಅಗಾಧಶಕ್ತಿಗಳ ಬಗೆಗೆ ನಂಬಿಗೆಯಿದ್ದ ಪಡದಯ್ಯನವರು

ಅದನ್ನು ಕೂಡಲೇ ನಂಬಿದರು. ಅವರ ಕೈಕಾಲು ನಡುಗುತ್ತಿದ್ದವು. ಅಂಥ ತಂಗಾಳಿಯಲ್ಲಿಯೂ ಹಣೆಯ ಮೇಲೆ ಭಯದ ತಣ್ಣಿಗಿನ ಬೆವರುಹನಿಗಳು ಸಾಲುಗಷ್ಟಿದ್ದವು. ಅವುಗಳನ್ನು ಒರೆಸುತ್ತೇ “ಲಿಂಗಪ್ಪು ಬಾಪ್ಪೊಸಾಬರ ಏಲ್ ಹೋಗೋನು. ಇಲದಿರಕ ಆ ದೆವ್ವ ಇಲ್ಲೇ ಓಡಿಬಂದೀತು” ಎಂದು ವಿಕಾರವಾಗಿ ಕೊಗಿ ಹೇಳಿ, ಅವಸರದಿಂದ ಓಡುವ ಜನರ ಬೆನ್ನು ಬಿಡದೆ ತಾವೂ ಓಡಿದರು.

ಶಂಕರಪ್ಪಗೌಡರ ಭೂತ ಬಿಚ್ಚುಗತಿ ಹಿಡಿದು ಹೊಲವನ್ನು ಕಾಯುತ್ತಿರುವುದೆಂಬ ಕತೆ ಕಲ್ಪನೆಯ ಕೈಕಾಲು ಮೂಡಿಸಿಕೊಂಡು ಪಾದಳ್ಳಿಯ ಮನೆ ಮನೆಗೂ ಮುಟ್ಟಿತು. ಈ ಭೂತ ಹೊಲದಲ್ಲಿ ಕಾವಲಿದ್ದ ಯಾರನ್ನೂ ಅಲ್ಲಿ ಕಾಲು ಹಾಕಗೊಡುವದಿಲ್ಲವೆಂದು ಸ್ವತಃ ಪಡೆಪ್ಪನವರೇ ಹೇಳಿದರೆಂದು ಒಬ್ಬನು ಹೇಳಿಬಿಟ್ಟು. ಇನ್ನೊಬ್ಬನಂತೂ ಸ್ವಂತ ಅನುಭವವನ್ನೇ ಬಣ್ಣಗೊಟ್ಟು ಹೇಳಿದ. ತಾನು ತೆನಿಗಳನ್ನು ಮುರಿಯುತ್ತಿದ್ದಾಗ, ದೆವ್ವ ತನ್ನ ಕಂಬಳಿಯನ್ನು ಹಿಡಿದು ಜಗ್ಗಿದ್ದು, ತಾನು ಧ್ಯೇಯದಿಂದ ಸೋಸರಿಕೊಂಡದ್ದು, ಆಗ ಅದು ಒದ್ದು ನೆಲಕ್ಕೆ ಕೆಡವಿದಾಗ ಬಿದ್ದದ್ದರಿಂದ ಈಗಲೂ ಬೆನ್ನೆಲುಬು ನೋಯುತ್ತಿರುವದು, ಮುಂತಾದ ಸಂಗತಿಗಳಲ್ಲಿ ಅವನ ಬಾಯಲ್ಲಿ ಜೀವಂತ ಸತ್ಯವನ್ನು ಪಡೆದವು. ಚಪಗೊಡಲಿಯ ಹೊಡಿತದಿಂದ ಕಾಲಿಗೆ ಗಾಯವಾಗಿ ಬಿದ್ದ ಕೆಂಚನ ಮಗ ರಾಮ, “ಮೈ ಮಾರ್ಗ ಎಚ್ಚರ ಬಂದಾಗ, ಪುಣ್ಯವಂತ ದಾದಾ ಬಂದು ಹೆಗಲಮಾರ್ಗ ಕುಂಡರಿಸಿಕೊಂಡು ಮನಿಗೇ ತಂದು ಹಾಕಿದ. ಗಾಯದೇಶ್ವೇ ತಂದು, ಅಲ್ಲಿ ತೋಯಿಸಿ ಕಾಲಿಗೆ ಕಟ್ಟಿದ. ಆ ಮಾರಾಯನ ಪುಣ್ಯದಿಂದ ದೆವ್ವನ ಕೈಯಾಗಿಂದ ಪಾರಾಗಿ ಉಳಿದ್ದಿ” ಎಂದು ಕಣ್ಣೀರು ತಂದುಕೊಂಡು ಹೇಳುತ್ತಿದ್ದ.

ದಾದಾ ಚಪಗೊಡ್ಡಿ ಹಿಡಿದುಕೊಂಡು ಲೂಟಮಾಡುತ್ತಿದ್ದವರನ್ನು ಬೆದರಿಸಿದ ಎಂದು ಕೆಲವರು ಹೇಳಿದರೂ ಅದನ್ನು ನಂಬುವವರೇ ಇರಲಿಲ್ಲ. ಸ್ವತಃ ದಾದಾನೇ ಬಂದು ಹೇಳಿದ್ದರೂ ಯಾರೂ ನಂಬುತ್ತಿರಲಿಲ್ಲ. ಗೌಡರ ಭೂತ ದಾದಾನಂತೆ ಕಂಡಿರಬೇಕು ಎಂದೇ ಅವರು, ಹೇಳಿದವರಿಗೇ ತಿರುಗಿ ಸಮಾಧಾನ ಹೇಳುತ್ತಿದ್ದರು. ಇದಕ್ಕೆ ಬಲವಾದ ಕಾರಣವೂ ಇತ್ತು. ಗಾಯಗೊಂಡ ರಾಮನನ್ನು ಮನೆಗೆ ತಂದು ಹಾಕಿದವನು ದಾದಾ. ಜನರ ಗೊಂಗಡಿಗಳನ್ನೆಲ್ಲ ಅವರವರ ಮನೆಗೊಯ್ದು ಮುಟ್ಟಿಸಿದವನೂ ಅವನೇ. ಮೇಲಾಗಿ ಆ ರಾತ್ರಿ ಅವನು ತನ್ನ ಹೊಲದಲ್ಲಿ ಕಾವಲು ಮಾಡುತ್ತಿದ್ದು. ಅಂದಮೇಲೆ ಒಬ್ಬನೇ ಹೇಗೆ ಹೋಗಿ ಎದುರಿಸುವದು ಸಾಧ್ಯ? ಒದರಾಟ ಕಾಗಾಟ ಕೇಳಿದ ಮೇಲೆ ಹೋಗಿ, ನೋಂದವರನ್ನು ಅವನು ಉಪಚರಿಸಿರಬೇಕು. ಗೌಡರ ಭೂತ ಹೊಲವನ್ನು ಕಾಯ್ದದ್ದೇ ನಿಜ, ಎಂದು

ಉರಲ್ಲಿ ಎಲ್ಲರೂ ನಂಬಿದರು. ನಿಜಸಂಗತಿಯನ್ನು, ಪಾರ್ವತೇಶ್ವ ಬಾಳಾಚಾರ್ಯರು ಹಾಗೂ ದಾದಾನ ಗೆಳೆಯರಲ್ಲಿ ಮೂವರು ಮಾತ್ರ ಅರಿತಿದ್ದರು.

ದೆವ್ವದ ಕತೆ ಸುಳ್ಳೇ ಇರಲಿ, ಸತ್ಯವೇ ಇರಲಿ, ಆದ ಪರಿಣಾಮ ಒಳ್ಳೆಯದಾಯಿತು. ಆ ರಾತ್ರಿ ಗೌಡರ ಹೊಲವನ್ನು ಲೂಟಿಮಾಡುವ ಯೋಜನೆ ವಿಫಲವಾದದ್ದರಿಂದ, ಬಲಪ್ರಯೋಗದಿಂದ ಭೂಮಿಯ ಕಬಜಾ ಪಡೆಯುವ ವಿಚಾರವೇ ಹಾರಿಹೋಯಿತು. ಗೌಡರ ಭೂತದ ಕಾಟ ತಮಗೂ ಅಂಟಿಕೊಂಡಿತೆಂಬ ಭೀತಿಯಿಂದ ಗೌಡರ ಆಸ್ತಿಗೆ ಕೈ ಹಚ್ಚುವ ಧ್ಯೇಯ ಯಾರಲ್ಲಿಯೂ ಉಳಿಯಲ್ಲಿ ಬರಗಾಲದಿಂದ ಕಂಗೆಟ್ಟ ಈ ಸ್ಥಿತಿಯಲ್ಲಿ ಪಡದಪ್ಪನವರ ಯೋಜನೆ ಜನರಿಗೆ ಸವಿಯಾಗಿಯೇ ಕಂಡಿತ್ತು. ಕೈಗೆ ಸಿಕ್ಕುಮುಖ ಕಾಳು, ಬೇಸರ ಕಳೆಯಲು ಒಂದು ಮರುಪಿನಕೆಲಸ ಇವು ಯಾರಿಗೆ ಬೇಡ? ಆದರೆ ಪಡದಪ್ಪನವರ ಯೋಜನೆ ಘಲಿಸಲೇಬಾರೆದೆಂದು ವಿಧಿಯ ಸಂಕಲ್ಪವಿತ್ತೋ ಏನೋ! ಜನರು ಲೂಟಿಗೆ ಸಿದ್ಧರಾದದ್ದು ಪಡದಪ್ಪನವರು ತೋರಿಸಿದ ಆಮಿಷದ ಲೋಭಕ್ಕಾಗಿ, ಆದರೆ ಆಗಲೂ ತಾವುಮಾಡುತ್ತಿದ್ದ ಪಾಪ ಎಂದು ಅವರ ಮನಸ್ಸಿನಲ್ಲಿ ಕುದಿಯುತ್ತಿತ್ತು. ಹೋಗದಿದ್ದರೆ ಉರಿಗೇ ವಾಳಿಯಾಗಬಹುದೆಂಬ ಭೀತಿಯಿತ್ತು. ಅಂತೆಯೇ ಉರಿಗಾದದ್ದು ನಮಗೂ ಆಗುತ್ತದೆಂಬ ಹಚ್ಚು ಧ್ಯೇಯವನ್ನು ನಂಬಿ ಅವರು ಲೂಟಿಗೆ ಹೋಗಿದ್ದರು. ಆದ್ದರಿಂದಲೇ ಅಲ್ಲಿ ದಾದಾ ಬಂದು ತಮ್ಮನ್ನೆಲ್ಲ ಏಕಾಕಿಯಾಗಿ ಎದುರಿಸಿ ಓಡಿಸಿದ್ದು ಅವರಿಗೆ ಭೂತಲೀಲೆಯಾಗಿ-ತಮ್ಮ ಪಾಪಕ್ಕೆ ತಕ್ಕ ಶಿಕ್ಕೆ ಎಂದೆನಿಸಿತು. ದಾದಾ ಎದುರಿಸಿದಾಗ ಆ ನೂರಾರು ಜನರಲ್ಲಿ ಕೇಲವರಾದರೂ ಅವನನ್ನು ಎದುರಿಸಬಹುದಾಗಿತ್ತು. ಆದರೆ ಯಾರ ಹೊಣೆಯೂ ಅಲ್ಲದ ಈ ಕೇಲಸದ ಪಾಪ ಅವರನ್ನು ತಡೆದಿತ್ತು.

ದಾದಾ ಒಬ್ಬನೇ ನಿಂತು ತಮ್ಮ ಹೊಲವನ್ನು ರಕ್ಷಿಸಿದನೆಂಬ ಸುದ್ದಿಯನ್ನು ಕೇಳಿ ಗೌಡಿತಿ ಪಾರ್ವತೇಶ್ವನಿಗೆ ಅವನ ವಿಷಯವಾಗಿ ಆದರ, ಅಭಿಮಾನ, ಮಮತೆ ಉಕ್ಕಿಬಂದವು. ಹುಣ್ಣಿಮೆಯ ಮರುದಿನ, ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಗೌಡಿತಿಯಿಂದ ದದಾನಿಗೆ ಕರೆ ಹೋಯಿತು. ಏನು ಅರಿಯದ ಹಸುಗೂಸಿನಂತೆ ದಾದಾ ವಿಸ್ತಯಿದ ನಗೆಯನ್ನು ಸೂಚಿಸುತ್ತ ಅವಳ ಕಾಲಿಗೆರಿದ. ಪಾರ್ವತೇಶ್ವ ತುಂಬಿಬಂದ ಕಂಠದಿಂದ “ನನ್ನಿಬ್ಬರು ಮಕ್ಕಳ ಜತೀಲೇ ನೀ ಒಬ್ಬ ಮಗೂ ಆದಿ. ಇಂದಿನಿಂದ ನೀ ತಾಯಿಲ್ಲದ ಪರದೇಶ್ಯಂತ ತಿಳಿಬ್ಬಾಡ ದಾದಾ. ನಿನಗ ಅನುಮ-ಆಪತ್ತು ಬಂದರ ಸಧಿಯಿಂದ ಬೇಡಿ ಇಸಗೋಬೇಕು ಆಂ” ಎಂದು ಹೇಳಿದಳು.

ಅವಳ ಅಂತಹಕರಣದ ಈ ಮಾತುಗಳನ್ನು ಕೇಳಿ ದಾದಾನ ಹೃದಯವಲ್ಲಿಭಂತು. ಕಣ್ಣೀರು ಉಕ್ಕಿಭಂದವು. ಭಕ್ತಿಯಿಂದ ಅವಳ ಕಾಲಿಗೆರಗಿ “ಯವ್ವಾನಿನನ್ನ ಹರಕೇ ಬಲ ಇರಲೇ, ನಿನ ಮಗಾ, ಪರಸಂಗ ಬಿದ್ಧಾಗ ನಿನ್ನ ಕೈಯಾಗಿನ ಕಲ್ಲ ಅಂತ ತಿಜಕೋ ಯವ್ವಾ” ಎಂದು ಹೇಳಿ ಕಣ್ಣೀರೊರಸಿಕೊಂಡು ಗೌಡರ ಮನೆಯಿಂದ ಹೊರಬಿದ್ದನು.

ಪಡದಪ್ಪನ ಪ್ರಡಾಂಟಿಕ ಈ ವುಟ್ಟಕ್ಕೆ ವುಟ್ಟಬಹುದೆಂದು ಬಾಳಾಚಾರ್ಯರಿಗನಿಸಿರಲಿಲ್ಲ. ಬಹಳವಾದರೆ ಲಿಂಗಪ್ಪ ಭೂಮಿಯ ಕಬಜಾ ಪಡೆಯಲು ಬಹಿರಂಗವಾಗಿ ಬಂದಾಗ, ಅವರಿಗೂ ಗೌಡರ ಪ್ರಕ್ಕದವರಿಗೂ ಕ್ಕೆಗೆ ಕ್ಕೆ ಹತ್ತಿ ಕೆಲಹವಾಗಬಹುದೆಂದು ಅವರು ನಿರೀಕ್ಷಿಸಿದ್ದರು. ಆದರೆ ಸರಿ ರಾತ್ರಿಯಲ್ಲಿ ತುಂಬಿದ ಬೆಳೆಯನ್ನು ಕೊಯ್ಯಲು ಮನಸ್ಸು ಮಾಡಿದ್ದು, ನೀಂತರ ಪರಮಾವಧಿಯನಿಸಿ ಇನ್ನು ಮೇಲೆ ಪಾದಳ್ಯಾಯ ಪುಣ್ಯ ಶೀರಿತೆಂದನಿಸಿತು. ಇಲ್ಲಿಯವರೆಗೆ ತುಂಬಿದ ಬೆಳೆಗೆ ಯಾರೂ ಕ್ಕೆಹಚ್ಚಿರಲಿಲ್ಲ. ಈಗ ಅದೂ ನಡೆದುಹೋಯಿತು.

ಆ ಲಟಿ ನಡೆದಾಗ ದಾದಾ ಒಬ್ಬನೇ ಎಲ್ಲರನ್ನೂ ಎದುರಿಸಿ ಅನಾಹತವನ್ನು ತಪ್ಪಿಸಿದನೆಂದು ಕೇಳಿ ಅವರಿಗೆ ಸಂತೋಷವಾಯಿತು. ದುಷ್ಪಶಕ್ತಿಗಳ ಈ ಸಂಕ್ರಮಣ ಕಾಲದಲ್ಲಿ ದಾದಾ ಒಬ್ಬನೇ ಆಸೆಯ ಕರಣವಾಗಿ ಕಂಡ. ಅವನ ಢ್ಯೆಯ-ಸಾಹಸಗಳು, ಮುಖಗಳ ಮಾಡಿತು. ಅಂತೆಯೇ ದಾದಾನನ್ನು ಮನಸೆನಕ ಕರೆಸಿಕೊಂಡು ಅವರಿಗೆ ತೋರಿತು. ಅಂತೆಯೇ ದಾದಾನನ್ನು ಮನಸೆನಕ ಕರೆಸಿಕೊಂಡು ಅವನ ಬೆನ್ನು ಮೇಲೆ ಕೈಯಾಡಿಸಿ, ಮೆಚ್ಚುಗೆ ಸೂಚಿಸಿ ಆಶೀರ್ವದಿಸಿದರು. ಅಂದಿನಿಂದ ಗೌಡರ ಪ್ರಕ್ಕದ ಜನರಿಗೂ ಕೂಡ ದಾದಾನ ಢ್ಯೆಯ-ಸಾಹಸಗಳು ಮೆಚ್ಚಿಗೆಯಾದವು.

ಕೆಲದಿನಗಳು ಕಳೆದನಂತರ ಪಡದಪ್ಪನವರ ಕಿವಿಗೂ ದಾದಾನ ಈ ಸಾಹಸದ ಕತೆ ಮುಟ್ಟಿತು. ಶಂಕರಪ್ಪಗೌಡರ ಭೂತದ ಬದಲಾಗಿ, ದಾದಾ ಈಗ ಅವರ ಮನಸ್ಸನ್ನು ಕಾಡಹತ್ತಿದ. ತಮ್ಮ ಯೋಜನೆಗಳಿಗಲ್ಲ ದಾದಾ ವಿಷ್ಣುವಾಗಿರುವಂತೆ ಕಂಡಿತು. ತಮ್ಮ ದಾರಿಯಿಂದ ಈ ಮುಳ್ಳನ್ನು ತೆಗೆದೊಗೆಯಿದ್ದರೆ, ತಮ್ಮ ಪ್ರಸ್ಥ ಉರಲ್ಲಿ ಬೆಳೆಯಲಾರದೆಂದು ಅವರಿಗನಿಸಿತು. ಸೋಕ್ಕಿನಿಂದ ಮನಸ್ಸುಗ್ರಾವ ಸ್ವಭಾವದ ಈ ದಾದಾನನ್ನು ಯಾವದಾದರೂ ಹೇಜಿನಲ್ಲಿ ಸಿಲುಕೆಸಿ, ಮೈ ಮೆತ್ತಗಾಗುವಂತೆ ಮಾಡಬೇಕೆಂಬ ವಿಚಾರ ಹಗಲು ರಾತ್ರಿ ಅವರ ಮನವನ್ನು ಕಡದಹತ್ತಿತು.

ಲಾಕ್ಷ್ಮಿಬಾಯಿ ತಿರುಗಿ ಪಾದಳ್ಯಾಗೆ ಬರಲೊಪ್ಪುವುದಿಲ್ಲ. ಅಂದ ಮೇಲೆ

ಬಾಪೂಸಾಹೇಬನೇ ಅನಿಬಂಧವಾಗಿ ಜಾಗೀರು ನಡೆಸುತ್ತಾನೆ; ಪಡದಪ್ಪನ ವಚನಸ್ವಾ ನಿರಾತಂಕವಾಗಿ ಬೇಳಿಯುತ್ತದೆ; ಲಿಂಗಪ್ಪ ಗೌಡನಾಗಿ ಬೇರೂರಿ ಹೊಸ ಅಮಲು ನಡೆಸುತ್ತಾನೆ. ಈ ಅನಿಷ್ಟತ್ವಯಂದಿಂದ ಪಾದಳ್ಯಿಯ ಜೀವನ ಮೂರಾಬಟ್ಟಿಯಾಗದೆ ಉಳಿಯುವುದಿಲ್ಲ. ಇದೆಲ್ಲದರ ಸ್ನೇತಿಕ ಹೊಣೆ ತಮ್ಮದೆಂದು ಬಾಳಾಚಾರ್ಯರ ಭಾವನೆ. ಅದಕ್ಕಾಗಿ ಈ ಸಮಸ್ಯೆಗಳನ್ನು ನಿವಾರಿಸಲು ಅವರು ಎನಾದರೊಂದು ಉಪಾಯವನ್ನು ಹೂಡಲೇಬೇಕಾಗಿತ್ತು. ತಟ್ಟನೆ ಅವರಿಗೆ ಯಶವಂತರಾಯ ನೆನಪಾಯಿತು.

ಲಕ್ಷ್ಮಣನನ್ನು ಅಜರಾಣಿಗೆ ಕೆಳಿಸಿ ಯಶವಂತರಾಯರನ್ನು ಕರೆಸಬೇಕೆಂದು ಬಾಳಾಚಾರ್ಯರ ಯೋಚನೆ. ಜೈನರ ಜಿನ್ನಪ್ಪ ಆ ‘ಅಪೇಶಿ’ ಲಕ್ಷ್ಮಣನನ್ನು ಕೆಳಿಸಿದರೆ ಕೆಲಸವಾಗುವುದಿಲ್ಲವೆಂದು ಸೂಚಿಸಿದ. ಆದರೆ ಲಕ್ಷ್ಮಣನನ್ನು ಬಿಟ್ಟರೆ ಬೇರಾರನ್ನೂ ಕೆಳಿಸುವಂತಿರಲಿಲ್ಲ. ಈಗಂತೂ ಲಕ್ಷ್ಮಣ ಹೋಗಲಿ, ಕೆಲಸವಾಗದಿದ್ದರೆ, ಹೋಳಿಹುಣಿಯೆಂದಾದ ವಾಲೆ ದಾದಾನನ್ನು ಕೆಳಿಸಬೇಕೆಂದು ನಿರ್ಣಯವಾಯಿತು. ಲಕ್ಷ್ಮಣ ಅಜರಾಣಿಗೆ ಹೋದವನು ಮರುದಿನವೇ ತಿರುಗಿ ಬಂದ. ಅಜರಾಣಿಯಲ್ಲಿ ಕಾಲರಾ ಪಿಡುಗು ಹಬ್ಬಿರುವುದೆಂದೂ ಅದರ ಅಭ್ಯರ ಕಡಿಮೆಯಾದ ಮೇಲೆ ಯಶವಂತರಾಯರು ಬರುತ್ತಾರೆಂದೂ ತಿಳಿಸಿದ. “ನಾ ಮದ್ದ, ಹೇಳಿದಿಲ್ಲರೇ, ಆ ಅಪೇಶಿ ಲಕ್ಷ್ಮಣನ್ನು ಕೆಳಿಸಬ್ಯಾಡಿ ಅಂತ” ಎಂದು ಜೈನರ ಜಿನ್ನಪ್ಪ ರಾಗವೇಳಿದ. ಮುಂದೇನು ಮಾಡಬೇಕೆಂಬ ಯೋಚನೆಯಲ್ಲಿ ಬಾಳಾಚಾರ್ಯರು ಮಗ್ನಿರಾದರು.

ಪಾರ್ವತೀಪ್ಪನ ಪಕ್ಷಪಾತಿಗಳಿಗೆ ಅಫಾತವಾಗುವಂಥ ಇನ್ನೊಂದು ಉದ್ದೀಯೂ ಅಂದೇ ಬಂದಿತು. ಲಿಂಗಪ್ಪನ ವಾರಸಾದ ವಿರುದ್ಧ ಪಾರ್ವತೀಪ್ಪ ಒಂದು ತಕರಾರೀ ಅಜೆಯನ್ನು ಕೊಟ್ಟಿದ್ದಳು. ಮಾಮಲೇದಾರರು ಅದನ್ನು ಕಿತ್ತಿಹಾಕಿ, ಲಿಂಗಪ್ಪ ಶಂಕರಪ್ಪಗೌಡರ ಮಗನಾದ್ದರಿಂದ, ವಾರಸುದಾರನೆಂದು ಅವನ ಹೆಸರು ಹಚ್ಚಲು ಹುಕುಮ ಕೊಟ್ಟಿರುವರೆಂದು ಲಿಂಗಪ್ಪನ ಪರವಾಗಿ ಸಕ್ಕರೆ ಹಂತುವುದು ನಡೆಯಿತು. ಉರಲ್ಲೆಲ್ಲ ಹೊಸದೊಂದು ಕೋಲಾಹಲ ಪ್ರಾರಂಭವಾಯಿತು. ಯಾವುದೋ ಉರಿನ ಇನ್ನೊಬ್ಬ ಮನುಷ್ಯ ಪಾದಳ್ಯಿಯ ಗೌಡನಾಗಿ ಬರುವದು ಹಿತಕರವಾಗಿರಲಿಲ್ಲ.

ಅಂದು ಸಾಯಂಕಾಲ ಎಂದಿನಂತೆ ಬಾಳಾಚಾರ್ಯರು ದೇವರ ದರ್ಶನಕ್ಕೆಂದು ಹೋಗಿದ್ದರು, ದೇವರ ದರ್ಶನವಾದ ಮೇಲೆ ಅಲ್ಲಿಯೇ ಕಟ್ಟಿಯ ಮೇಲೆ ಕ್ಷಾಂಕಮೊತ್ತ ಕೂಡುವದು ವಾಡಿಕೆ. ಆಗ ಅಲ್ಲಿಗೆ ಬಾಪೂಸಾಹೇಬ ಹಾಗೂ ಲಿಂಗಪ್ಪ ಇವರಿಬ್ಬರೂ

ಅವರು ಕುಳಿತ ಸ್ಥಳಕ್ಕೇ ಬಂದು ವಿನಯದಿಂದ ನಮಸ್ಕರಿಸಿದರು. ಬಾಳಾಚಾರ್ಯರು ಅವರಿಗೆ ಪ್ರತಿ ನಮಸ್ಕಾರ ಸಲ್ಲಿಸಿ ಕುಳಿತುಕೊಳ್ಳಲು ಸೂಚಿಸಿದರು. ಶೇಷಪ್ಪನೂ ಮಾತಾಡಿಕೊಂಡಂತೆ ಇವರಿದ್ದಲ್ಲಿಗೇ ಬಂದು ಕಟ್ಟಿಯ ಮೇಲೆ ಕುಳಿತು ಆಚಾರ್ಯರಿಗೆ ನಶ್ಯವನ್ನು ನೀಡಿದ.

ಲಿಂಗಪ್ಪನು ಸಕ್ಕರೆಯ ಪೋಟ್ಟಣವನ್ನು ಆಚಾರ್ಯರ ಮುಂದಿಟ್ಟು, “ವಾರಸಾ ತಕರಾರೀ ಅಜ್ಞ ಪ್ರಕರಣ ಮುಗೀತರಿ. ನನ್ನ ಹೆಸರ ವಾರಸಾ ರಿಜಿಸ್ಟರದಾಗ ಹಚ್ಚಾಕ ಮಹಡಿ ಆಗೇತಿ. ಅದಕ್ಕೆ ಸಕ್ಕರಿ ತಂದೀನಿ, ತೊಗೊಳ್ಳಿ” ಎಂದು ಅವಾಸ್ತವ ವಿನಯದಿಂದ ಸೂಚಿಸಿದ.

ಈ ಅನಿರೀಕ್ಷಿತವಾದ ವಿನಯದಿಂದ ಆಚಾರ್ಯರಿಗೆ ಈ ಮೋದಲೇ ಸಂಶಯ ಬಂದಿತ್ತು. ವಿನಯದ ತೆರೆಯ ಹಿಂದೆ ನಡೆದ ನಾಟಕವನ್ನು ಅವರೂ ತಿಳಿದುಕೊಳ್ಳಬೇಕಾಗಿತ್ತು. ಅದಿಗ ತಿಳಿದಂತಾಯಿತು. ಸಕ್ಕರೆಯ ಪೋಟ್ಟಣವನ್ನು ಕಟ್ಟಿಂದಕೂಡ ನೋಡಿದೆ, “ಮಾಮಲೇದಾರನ ಮಹಡಿ ಹೌದಲ್ಲಿ? ಅಪ್ಪಿಲ ಮಾಡಿದರ ಟಿಕಾಸತನದ ಏನೋ ಶೇಷಪ್ಪಾ?” ಎಂದು ಶೇಷಪ್ಪನ ಕಡೆ ತಿರುಗಿ ಕೇಳಿದರು.

ಶೇಷಪ್ಪನಿಗೆ ಒಮ್ಮೆಲೆ ಏನು ಉತ್ತರ ಕೊಡಬೇಕೆಂಬುದು ತಿಳಿಯಲ್ಲ. ಆಚಾರ್ಯರ ಧೂರ್ಢತನದ ಬಲಿಗೆ ಸಿಗದಂತೆ, ಯಾವಾಗಲೂ ಮೈಗೆ ಎಣ್ಣೆಯನ್ನು ಸವರಿಕೊಂಡಂತೆ ಜಾರಬೇಕಾಗಿತ್ತು. ಆದ್ದರಿಂದ ನೇರವಾಗಿ ಉತ್ತರವೀಯದೆ “ಎರೆಕ್ಕ ಸಾವಿಲ್ಲ ಆಚಾರ ನ್ಯಾಯ ಇದ್ದ ಪಕ್ಕಕ್ಕೆ ಜಯಾ ಸಿಗಲಿಕ್ಕೆ ಬೇಕಲ್ಲ?” ಎಂದು ವೇದಾಂತ ಓದಿ, ಒಂದು ಚಿಟಕೆ ನಶ್ಯವೇರಿಸಿದ.

“ಹೌದಲ್ಲಿ? ಲಿಂಗಪ್ಪನ ವಾರಸಾ ನಿನಗ ನ್ಯಾಯದ್ದು ಅಂತ ಅನಸತದ. ನಾನು ಪಾರ್ವತೀಪ್ಪನ ಪಕ್ಕದವ, ನನಗ ಅನ್ಯಾಯದ್ದು ಅಂತ ಅನಸತದ. ನಿಮ್ಮ ಪಕ್ಕಕ್ಕೆ ಗೆಲಪು ಸಿಗಲಿಕ್ಕೆ ಸಾಧ್ಯ ಇಲ್ಲ. ಅದಕ್ಕಂತ ನಾನು ಸಕ್ಕರಿ ತೊಗೊಳ್ಳೋದಿಲ್ಲ” ಎಂದು ಆಚಾರ್ಯರು ನಿಷ್ಪರವಾಗಿ ತಮ್ಮ ಅಭಿಪ್ರಾಯವನ್ನು ಹೇಳಿದರು.

ಆಚಾರ್ಯರು ಗುಡಿಯಿಂದ ಮನೆಗೆ ಹೊರಟಾಗ ಆಗಲೇ ಕತ್ತಲಾಗಿತ್ತು. ವಿಚಾರ ಮಗ್ಗಾರಾಗಿಯೇ ಮನೆಗೆ ನಡೆದರು. ಗೊಡರ ಮರಣದ ದೃಶ್ಯ ಅವರ ಕಣ್ಣು ತುಂಬಿತ್ತು, “ನಮ್ಮ ಮನೆತನದ ಮರ್ಯಾದಿ, ಆಚಾರೆಪ್ಪಾ, ನಿನ್ನ ಉಡ್ಯಾಗ” ಎಂಬ ಮಾತು ಕಿವಿಯಲ್ಲಿ ನಿನದಿಸುತ್ತಿದ್ದವು. ಪಾದಳಿಯ ಭವಿತವ್ಯ ಮನಸ್ಸನ್ನು ತುಂಬಿತ್ತು. ಮನೆಗೆ ಬಂದು ದೇವರಿಗೆ ಮಂಗಳಾರತಿ ಮಾಡಿದರು. ದೇವರ ಮೂರ್ತಿಯ ಏರಪ್ರಭಾವಳಿಯ ಹಿಂದಿನಿಂದ ಇಲಿಯೊಂದು ನುಸುಳಿ ಬಂದು

ನಂದಾದೀಪದ ಎಣ್ಣೆಗೆ ಭಾಯಿ ಹಾಕಿತು. ಇದನ್ನು ನೋಡಿ ಆಚಾರ್ಯರ ಮಂಗಳಾರತಿ ಮಾಡುವ ಕೈ ನಡುಗಿತು.

೧೯

ಅನಾವೃತ್ಯಾಯಿಂದುಂಟಾದ ಭೀಕರ ಪರಿಸ್ಥಿತಿ, ಕಾಲರಾ ದಾಳಿಯಿಟ್ಟ ಪರಿಣಾಮವಾಗಿ ಅನೇಕರು ಮರಣಹೊಂದಿದ್ದು— ಈ ಕಾರಣದಿಂದ, ಪಾದಭೂತಯಲ್ಲಿ ಈ ಸಾರೆ ಹೋಳಿಯೆಣ್ಣೆಮೆಯ ಉತ್ಸಾಹವೆಲ್ಲ ಅಡಗಿಹೋಗಿತ್ತು. ಯಾರೂ ಲಕ್ಷ್ಯವೀಯದ ಬಡ ಅತಿಧಿಯಂತೆ, ಕಾಮನಹಬ್ಬ ಬಂದರೂ ಅದನ್ನು ಕೇಳುವವರಿರಲಿಲ್ಲ. ಅಗಸೆಯ ಮುಂದೆ ಕಾಮದಹನಕ್ಕಾಗಿ ಕಳವಿನಿಂದ ತಂದೊಳ್ಳಿದ, ಪರ್ವತಪ್ರಾಯವಾದ ಕುಳಿನ ರಾಶಿ ಈಗ ಕಾಣುತ್ತಿರಲಿಲ್ಲ. ಏನೋ, ದನ ಕಾಯುವ ಮುಡುಗರು ಬೋಷ್ಟೆ ಇಡುತ್ತೆ ತಮ್ಮ ನೆರೆಹೊರೆಯ ಹೆಂಗಸರು ಒಡಕು ಗೋಡಿಗೆ ಹಜ್ಜಿದ ಕುಳ್ಳಿಗಳನ್ನು ಕೆದ್ದು, ಬೈಸಿಕೊಂಡು, ತಂದುಹಾಕಿದ ಕುಳಿನ ರಾಶಿ ಒಂದು ಮೊಟ್ಟೆ ತುಂಬುವಪ್ಪು ಹೂಡ ಇರಲಿಲ್ಲ. ಉಂಟಾಗಿ ಅಗಸೆಯಲ್ಲಿ ಕಾಟವರಿಗೆ ಈ ಉತ್ಸಾಹದ ಅಭಾವ ತಟ್ಟನೆ ಹೊಳೆಯುವಂತಿತ್ತು.

ಕಾಮನಹಬ್ಬದ ಹಿಂದಿನ ರಾಶಿ, ಪಡದಪ್ಪನವರ ಮರದಲ್ಲಿ ನಿತ್ಯದಂತೆ ಗಾಂಜೀ ಭಕ್ತರ ಮೇಳವು ತೀರ್ಥಪ್ರಾಶನಕ್ಕಾಗಿ ಕೂಡಿತ್ತು. ಮರದಲ್ಲಿ ಪಡದಪ್ಪನವರಾಗಲಿ, ಲಿಂಗಪ್ಪನಾಗಲಿ ಕಾಣುತ್ತಿರಲಿಲ್ಲ. ಕೆಂಚನಿದ್ದಿದ್ದರೆ ಮರದಲ್ಲಿ ನೇರುವ ಸಭಿಗಳಿಗೆ ವಿಶೇಷ ಕಳೆ ಬರಬಹುದಾಗಿತ್ತು. ಉರಲ್ಲಿ ಯಾರು ಸತ್ತರೂ ತಮಗೇನು ಎನ್ನುವ ಅನಾಸಕ್ತಿಗೂ ಹೂಡ, ಕೆಂಚನ ವಿಯೋಗದಿಂದ ಮರ ಮೂಕವಾಯಿತೆಂಬ ಭಾವನೆ ಬಂದಿತ್ತು. ಮರದಲ್ಲಿ ಈಗ ಸೇರಿದವರು ಕಾಟಕರು ಹಾಗೂ ಹೊಲೆಯರು. ಮರದಲ್ಲಿ ಯಾರೂ ಯಜಮಾನರು ಇರಲಿಲ್ಲ. ಹೊತ್ತುಗಳೆಯುವದಕ್ಕೆಂದು ಆ ಮಾತು ಈ ಮಾತು ಆದಬೇಕಾಗಿತ್ತು. ಹೊಲೆಯರ ರುದ್ರ, ತಾನು ಹಿಂದೆ ಕುಂಬಾರ ತುಳಜಪ್ಪನ ಕುಳ್ಳಿಭಾನವನೊಡೆದು ಮೂವತ್ತು ಹೊಟ್ಟೆ ಕುಳ್ಳಿ ಕದ್ದು ಪರಾಕ್ರಮವನ್ನು ನೆನೆದುಕೊಂಡು, “ಈ ವರಸ ಕಾಮಣ್ಣನ ಬೆಂಕೀ ಕೊಡೊ ಪರಸಂಗನ ತಪ್ಪಧಾಂಗ ಕಾಣತ್ಯತಿ” ಎಂದು ನಿಟ್ಟುಸಿರಿನ ಬದಲು ತರಿಬಾಕದ ಚಿಲುಮೆನ್ನು ಜಗಿ ಹೊಗೆಬಿಡುತ್ತ ಹೇಳಿದ. ಆ ಹೊಗೆ ಅವನ ಮನೋವೃಥೆಯಿಂದ ಸ್ವಿಗ್ರಹಾಯಿತು.

ಅಗಸೆಯ ಮುಂದಿನ ಉರ ದೊಡ್ಡ ಕಾಮಣ್ಣನಿಗೆ ಸರಿರಾತ್ರಿಗೆ ಬೆಂಕಿ

ಹಷ್ಟುವದು ನಡೆಬಂದ ಸಂಪ್ರದಾಯ. ಅದಕ್ಕೂ ಮೊದಲು ಹೊಲಗೇರಿಯಲ್ಲಿಯ ಕಾಮನಿಗೆ ಬೆಂಕಿಹಚ್ಚಿ ಆ ಬೆಂಕಿಯನ್ನು ತಂದಮೆಲೆ ಅಗಸೆಯ ಮುಂದಿನ ಕಾಮದಹನ ನಡೆಯಬೇಕು. ಜಾಗಿರದಾರ, ದೇಶಪಾಂಡಿ, ಗೌಡ-ಕುಲಕರ್ಮಿ ಮೊದಲಾದ ವರ್ತನದಾರರ ಮನೆಗಳಿಗೆ ಹಲಗೆಯವರು ಹೋಗಿ, ಕರೆದು, ಅವರೆಲ್ಲ ಚಾವಡಿಯಲ್ಲಿ ಸಮೃದ್ಧಿತರಾದ ಮೇಲೆ, ಹುಲಿಬಾಟಿ ಹಳಬರು ಬೆಂಕಿಯನ್ನು ತರಲು, ಹಲಗೆಯವರೊಡನೆ ಹೊಲಗೇರಿಗೆ ದಿಗ್ಂಜಯ ಮಾಡುತ್ತಿದ್ದರು. ಹೊಲಗೇರಿಯಲ್ಲಿ ಮತ್ತೊಂದು ಮೋಜಿನ ಕಲಹ ನಡೆಯಬೇಕು. ಹಳಬರು ಅಲ್ಲಿಯ ಬೆಂಕಿಗೆ ಕೈ ಹಾಕಿದಾಗ, ಹೊಲೆಯರು ಅದನ್ನು ಒಯ್ಯಿಸೂಡದೆ, ಅವರ ಕೈಗಳ ಮೇಲೆ ಸತ್ತ ದನಗಳ ಎಲುಬುಗಳನ್ನು ತೂರುತ್ತಿದ್ದರು. ಎಲುಬುಗಳ ಸಂತತ ವರ್ಷದಲ್ಲಿಯೂ ಲಿಸ್ನೆಸ್‌ದೆ, ಬೆಂಕಿಗೆ ಕೈಹಾಕಿ ಅದನ್ನೊಯ್ದುವ ಸಾಹಸದಲ್ಲಿ ನಿಸಿಕೇತನಂತೆ ಖ್ಯಾತಿಪಡೆದ ತಳವಾರ ಮಲ್ಲನಿಗೆ ರುದ್ರನ ವಾತು ಅಹನೀಯವೆನಿಸಿತು.

“ಯಾಕಲೇ ರುದ್ರಾ, ಕಾಮಣ್ಣ ಸುಡದಟು ಕೈ ಸೋತು ಕುಂತಿಲ್ಲ ನಾವು. ನಾಳೆ ಬೆಳಗಾದರ ಬಂತು ಹುಟ್ಟಿದಿ. ನೋಡಿಯಂತ ಬೆಂಕೇ ಒಯ್ಯೋ ಜಮಾತಾನರೇ. ಬೆಂಕಿ ಕೊಡೂದಾಗಾಣೆಲ್ಲ ಅಂತ ಯಾವ ವಾತಿನ ಮ್ಯಾಗಿಂದಹೇಳತೀಯಲೇ?” ಎಂದು ಸಿಟ್ಟು ಕೊಳಕಿದಂತಾಗಿ, ಮೀಸೆಯನ್ನು ಹುರಿ ಮಾಡಿ, ಮತ್ತು ಮುತ್ತು ನೋಡಿದ.

“ಹಾಗಲ್ಲೇ ಮಲ್ಲಪ್ಪಗೌಡರ, ವರಸಾ ಕಾಮಣ್ಣಗ ದೊಡ್ಡಗೌಡರು ಬೆಂಕೇ ಕೊಡತಿದ್ದರು. ನೀವು ಲಡಾಯಿ ಮಾಡಿಕೊಂತ ಬೆಂಕೇ ಒಯ್ದುದಕ್ಕ ಸಾರ್ಥಕ ಆಗತಿತ್ತು. ಈ ವರಸ ಕುಳ್ಳು ಕೂಡಿಲ್ಲ; ಮತ್ತ ಸರಹೊತಿನ ಮಟ್ಟಾ ಉಪಾಸ ಕುಂತು ಕಾಮಣ್ಣನ ಬೆಂಕೇ ಹಚ್ಚಾಕ ಗೌಡರೂ ಇಲ್ಲಾ, ಅದಕ್ಕ ಹಾಗ ಅಂದಿವೀಯಾ” ಎಂದು ಹೊಲೆಯರ ರುದ್ರ ಬಿನ್ನವಿಸಿಕೊಂಡ.

“ಲೇ ಮಳ್ಳ ನನಮಗನ ಎಲ್ಲೇ ಅದೀ? ಲಿಂಗಪ್ಪಗೌಡರ ಹೆಸರೆಲೆ ಮಾಮಲೇದಾರರು ಗೌಡಕೇ ಬರದಬಿಟ್ಟಾರಂತ, ತಾಲೂಕಿನಿಂದ ಕಾಗದ ಬಂದ್ಯತಿ. ಅದಕ್ಕೆ ಉರಾಗ ಸಕ್ಕರಿ ಹಂಚಲಾಕ ಅವರೂ, ಪಡದಪ್ಪನವರೂ ಕೂಡೇ ಹೋಗಿದಾರು. ಲಿಂಗಪ್ಪಗೌಡರು ನಾಳೆ ಗೌಡರೂ ಅಂತ ಡಂಗರಾ ಹೊಡಸೂದ. ಕಾಮಣ್ಣಗ ಅವರ ಕೈಯಿಂದನ ಬೆಂಕಿ ಕೊಡಸೂದು” ಎಂದು ಬಗಲಗಸಿ ಅಂಗಿ, ಪಾವಡದ ರುಮಾಲ ಧರಿಸಿದ ಶಿವಪುತ್ರಪ್ಪ ಬಿಳಿಗಡ್ಡ ಮೇಲೆ ಕೈಯಾಡಿಸುತ್ತ ರುದ್ರನ ಆಜ್ಞಾನದ ಬಗ್ಗೆ ಭೀ ಹಾಕಿದ.

“ಲಿಂಗಪ್ರವರ್ತನಾರು ಕಾಮಣ್ಣಗ ಬೆಂಕೇ ಹಚ್ಚುಡಾದರ ನಾವೆಲ್ಲ ಹೊಡಿಯೂದೇನರಿ?” ಎಂದು ದಳವಾಯಿ ತಿಪ್ಪ ತಲೆಯಲ್ಲಾಡಿಸುತ್ತ ಕೇಳಿದ.

“ಮಗನ. ಹೋಳಿಗಿ ತಪ್ಪ ಹೊಡಿಲಾಕ ಗೌಡರ ಮದಿವಿ ಅಂತ ತಿಳಿದೀ ಏನಲೇ? ಬೆಂಕೆ ಹಚ್ಚಿದ ಮ್ಯಾಗ ಉರ ಜನಾ ಎಲ್ಲ ಕೊಡಿ ಬೊಬ್ಬಿ ಹೊಡಿಯೂದು ಆಟ” ಎಂದು ತಳವಾರ ಮಲ್ಲ ವ್ಯಂಗವಾಗಿಯೇ ನುಡಿದ. ಶಂಕರಪ್ಪಾಜರಿದ್ದಾಗ, ಅವರು ಹುಣ್ಣಿಮೆಯ ರಾತ್ರಿ ಹುಲಬ್ಬಾಟಿ ಹಳಬರಿಗೆಲ್ಲ ಹೋಳಿಗೆಯ ಉಟ ಮಾಡಿಸುತ್ತಿದ್ದರು. ಲಿಂಗಪ್ರವರ್ತನಾರು ಆಳಿಕೆಯಲ್ಲಿ ಅದೇನೀಲ್ಲ ಎಂದು ಅವನ ಸೂಚನೆಯ ಅರ್ಥವಾಗಿತ್ತು.

“ಹಾಗಾರ ಕಾಮಣ್ಣನ ಸುಡೂದು ಗಟ್ಟಿ ಆದಹಾಗ ಆತಲ್ಲರಿ? ಅಂದಮ್ಯಾಗ ಸುಡೂದು ರಷ್ಟ ಆಗಾಕ ಬೇಕು. ನೂರಾರು ಮಟ್ಟಿ ಕುಳ್ಳ ಕೊಡಸದಿದ್ದರ ಅದೆಂತಾ ಸುಡೂದರಿ? ನೋಡಾಕ ಬಂದ ಜನಾ ಎಲ್ಲ ಭೀ ಅಂತ ಉಗಳಿ ಹೋಡಾರು” ಉಪ್ಪಾರ ಮಾಳಪ್ಪ ಗೊಳಿಗೊಳಿಗುಟ್ಟಿದ.

“ನಮ್ಮ ಹೊಲಿಗೇರಿ ಮುಡುಗೂರಿಗೆ ಹೇಳಬಾರದ ಕುಳಿನ ಜೀಗ ತಂದು ಅಗಸಿ ಮುಂದಿನ ಬೈಲೆಲ್ಲಾ ತುಂಬಿ ಬಿಡತೇವು” ಎಂದು ರುದ್ರ ಹೇಳುತ್ತಿರುವದು ತಲೆಬಾಗಿಲಲ್ಲಿ ಬರುತ್ತಿದ್ದ ಪಡದಪ್ಪನಾರ ಕಿವಿಗೂ ಬಿತ್ತು.

“ಎಲುವಿಲ್ಲದ ನಾಲಗಿ ಅಂತ ಸಿಕ್ಕ ಮಾತ ಆಡಬ್ಬಾಡೇ! ನಿಮ್ಮ ಹೊಲಿಗೇರಿ ಜನಾ ಭಂಡರು ಅಂತ ಸುತ್ತ ಹತ್ತ ಹಳ್ಳಿಗೆಲ್ಲಾ ಡಂಗರಾ ಸಾರ್ಯೆತಿ” ಎಂದು ಪಡದಪ್ಪನಾರು ಅವನ ಬಾಯಿಕಟ್ಟಿ ಪಡಸಾಲೆಯಲ್ಲಿ ತಮಗಾಗಿ ಕಾದಿಟ್ಟ ಗದ್ದಗೆಯ ಹೇಳೆ ವಿರಾಜಮಾನರಾದರು.

“ಯಾವಾ, ನಿಮ್ಮ ಕೈಯಾಗಿನ ಕಲ್ಲ ನಾವು. ಅಪ್ಪೋ ಕೊಡ್ಡಿ, ಕಣ್ಣ ತಿರುಗೂ ಹಾಗ ಕುಳಿನ ರಾಶೀ ತಂದು ಒಟ್ಟರಿದ್ದರ ಈ ಮಾತ ಆಡ್ಡಿ” ಎಂದು ರುದ್ರ ನೇಲಮುಟ್ಟಿ ಶರಣಮಾಡಿದ.

“ಲೇ, ನಿಮ್ಮ ಕೈಯಿಂದ ಆಗೂ ಮಾತ ಅಲ್ಲ. ತನೀ ಮುರಕೊಂಡು, ಹೆಂಡು ಮುಕ್ಕಳ ಹೊಟ್ಟಿಗೆ ಹಾಕಿ ಸುಕದ್ದೆ ಬಾಳೇ ಮಾಡುತ್ತೇ ಅಂತ ಹೇಳಿದರ, ಲಿಸಿಲಿಸಿ ಹೊಲಕ್ಕೆ ಹೋಗಿ, ಬಂದೂವಪಾ, ತೇಕ ಹತ್ತಿ ಎಡವಿ ಬಿಳ ಖಿಬರ ಇಲ್ಲದ, ಇಂತಾ ಹೇಡಿಗೋಳು ಉರಾಗಿನ ಕುಳಬಾನ ಕದ್ದು ತರತಾವ?” ಎಂದು ಪಡದಪ್ಪನಾರು ದೃಷ್ಟಿ ತಿರಸ್ಕಾರದಿಂದ ಹೇಳಿದರು.

“ವಿನ ಮಾಡೂದತಿ ಯಪ್ಪಾ, ಉರ ಹಿಂಡಜನಾ ಕೊಡಿಸಿದ್ದಿರೀ, ಅವಕ್ಕೇನ ಗೊತ್ತು, ಹೊಲಾ ಚಂಡಿಯಾಡೂ ಮುಂದ ಮೈತುಂಬ ಕಣ್ಣ ಇರಬೇಕನ್ನೂದು.

ಕೊಡ್ಡಿ ಏಟು ಬಿತ್ತೋ ಅಂತ ಒಂದು ಕೂಗಿತೋ ಲೋ, ಉಳಿದವರೆಲ್ಲಾ ಕುರಿಹಿಂಡಿನ್ನಾಗ, ಓಡಿಬಿಟ್ಟರು” ರುದ್ರ ಉರ ಜನರನ್ನೇ ಹೇಡಿಗಳೆಂದು ಆರೋಚಿಸುವ ದನಿಯಲ್ಲಿ ಮಾತನಾಡಿದ.

“ಲೇ ರುದ್ರಾ, ಉಳಿದವರು ಓಡಿದರೂ, ನೀವ್ಯಾಕ ನಿಂತು ಲೂಟಿ ಮಾಡಲಿಲ್ಲಲೇ?” ತಳವಾರ ಮಲ್ಲ ತಡೆಯಲಾರದೆ ಕೊಡಿದ.

“ಹೊಂಡೂ ಮುಕ್ಕಟ್ಟಿ ಅಪನವರು ಏನ ಹೇಳಿದ್ದೆ ಕೇಳಿದ್ದಿಲ್ಲೇನ ಗೌಡರ? ‘ಮುಕ್ಕಳ್ಳಾ, ನಾಕ ಮಂದಿಗೂಡ ಇರಬೇಕು’, ಅಂತ, ಉಳಿದವರು ಓಡಿದಾಗ ನಾವು ನಿಂತ ಬಿಟ್ಟದ್ದ, ಎಲ್ಲಿ ಅಪನವರು ನಡಾ ಮುರಿತಿದ್ದೋ ಅಂತ ನಾವು ಓಡಬೇಕಾತು” ಎಂದು ರುದ್ರ ಎಲ್ಲರ ಬಾಯಿ ಕಟ್ಟಿದ.

ಪಡದಪ್ಪನವರು ಶಿಷ್ಟನೊಬ್ಬ ಮಡಚಿಕೊಟ್ಟ ವೀಜ್ಯದೆಲೆಯನ್ನು ಬಾಯಿಗೆ ಹಾಕಿಕೊಂಡು “ಲೇ ರುದ್ರಾ, ಹಾಗಾ ಇಂಡ ಒಂಡ ಕೇಳಸಾ ಮಾಡಿ, ಗೌಡರ ಮಣಿ ಹಿಟ್ಟಳದಾಗ ಕುಳಬಾಣ ಅದಾವು ಅವಣ್ಣೇಶ್ವಾ ಕಡ್ಡ ತಂದು ಅಗಸಿ ಬೈಲಾಗ ಒಗೇರಿ”

“ಕುಳಬಾನ ಕದಿಯಾದ ಒಂದು ಮನಿದರೋಚೇ ಮಾಡಿದರು ಅಂತ ಪಂಚೇತಿ ಕೂಡಸಬಾರದರೀ ಯಪ್ಪಾ. ಅದಕ ಲಿಂಗಪ್ಪನೋರು, ನೀವು, ಮತ್ತು ಇಲ್ಲಿ ಕುಂತಾರಲ್ಲ ಮಲ್ಲಪ್ಪಗೌಡರು ಮುಂದಾಬೇಕು. ಅಮ್ಮಾಗ ನೋಡೀರಂತ ನಮ್ಮ ಕರ್ಮಾಯ್ಲೆನ” ಎಂದು ರುದ್ರ ಸೂಚಿಸಿದ.

ಪಡದಪ್ಪನವರಿಗೂ ಈ ಸೂಚನೆ ಸ್ವಾಗತಾಹರವೆನಿಸಿತು, ರುದ್ರನ ಮಾತಿನಲ್ಲಿಯ ‘ಮನಿದರೋಚೇ’ ಎಂಬ ಶಬ್ದ ಅವರ ಗುಪ್ತ ಆಸಿಯ ಮೇಲೆ ಬೆಳಕು ಚೆಲ್ಲಿತು. ಕುಳಿನ ತುಡುಗಿಗೆ ಪ್ರತಿಷ್ಠಿತರೇ ಹೊರಟರೆ, ನೂರಾರು ಉತ್ಸಾಹೀ ತರುಣರು ಹಿಂದಿನಿಂದ ಬರಬಹುದು. ಈ ನೆವದಿಂದ, ಹೊಲ ಲೂಟಿ ಮಾಡುವಾಗಿನ ಸೋಲಿನ ಮುಯ್ಯ ತೀರಿಸಿದಂತಾಗಬೇಕು. ಗೌಡರ ಭಾತ ಕಾವಲು ನಿಲ್ಲುತ್ತದೆಯೇ? ಆ ಬೊಬ್ಬಾಟವನ್ನು ಒಮ್ಮೆ ಒರೆಗೆ ಹಚ್ಚಿಬಿಡಬೇಕು. ಪಡದಪ್ಪನವರು ಇದೇ ವಿಚಾರಗಳಲ್ಲಿ ತಲ್ಲಿನರಾಗಿರುವಾಗಲೇ, ಲಿಂಗಪ್ಪ, ಬಾಪ್ರಾಸಾಹೇಬ, ಶೇಷಪ್ಪನವರು ಒಳಗೆ ಬಂದರು. ಅವರ ಆಗಮನದೊಂದಿಗೆ ತೀರ್ಥದ ಬಾಟಲಿಗಳೂ ಬಂದವು. ಶೇಷಪ್ಪ ದೂರ ಸರಿದು ಕುಳಿತ, ಉಳಿದವರು ತೀರ್ಥಪ್ರಾಶನದಿಂದ ಉತ್ಸಾಹಿತರಾದರು; ಅಮೇರಿತು. “ಕುಳಬಾನ ಒಡೀಬೇಕು; ಕಾಮಣಿನ ಸುಡಬೇಕು. ಲಿಂಗಪ್ಪನವರನ ಗಾದಿಗೆ ಕೂಡಸಬೇಕು” ಎಂದು ಏಕಕಂಠದಲ್ಲಿ ಬಬ್ಬರು ಮಾತಾಡಿದ್ದನ್ನೇ ಇನ್ನೊಬ್ಬರು ಪುನರುಚ್ಛಿಸತ್ತೊಡಗಿದರು.

ಪಡದಯ್ಯನವರ ಪರಿವಾರ ಇವೇ ಶಬ್ದಫೋಟದೊಂದಿಗೆ ಮತದಿಂದ ಮೊರಬಿತ್ತು. ಕುಡಿದವರೂ, ಕುಡಿಯದ್ದವರೂ ಕೂಡಿಯ ಎಚ್ಚರಕಪ್ಪದಂತಿದ್ದರು. ಜೆಳುದಿಂಗಳು ಸೂಂಪಾಗಿ ಓಟೆಯಲ್ಲಿಲ್ಲ ಚಲ್ಲಿತ್ತು. ನಡುರಾತ್ಮಿಯಲ್ಲಿ ತಂಗಾಲೆ ಬೀಸುತ್ತಿದ್ದದ್ದರಿಂದ ಸೆಕೆಗಾಲದಲ್ಲಿ ಹಿತಕರವಾಗಿತ್ತು. ಈ ಜನಸಮಾಹ, ವಾಡೆಯ ಮುಂದೆ ಹಾಯ್ದು ಆಗಸೆಗೆ ಬಂದಿತು. ವಾಡೆಯಲ್ಲಿದ್ದ ಜನರು, ಆಗಸೆಯ ನೆರೆಹೊರೆಯಲ್ಲಿದ್ದ ಮನೆಗಳ ಜನರು ಈ ಹಿಂಡನ್ನು ಸೇರಿಕೊಂಡರು. ಅವರಲ್ಲ ನೇರವಾಗಿ ಗೌಡರ ಮನೆಯತ್ತ ಹೋಗದೆ, ಜನರನ್ನು ಕೂಡಿಸುತ್ತ ಉರಲ್ಲಿಯ, ಕಾಟಕರ ಓಟಿ, ಹೊಲಗೇರಿ, ಕರುಬ ಗೇರಿಗಳನ್ನು ತಿರುಗಾಡಿ ಕುಳ್ಳುಮೊರಲು ಕಂಬಳಿಗಳನ್ನು ಹೊತ್ತು ಗೌಡರ ಮನೆಯತ್ತ ಸಾಗಿದರು. ಇಷ್ಟರಲ್ಲಿ ನಾಯಿಗಳ ಬೋಗಳುವಿಕೆಯಿಂದ ಉರಲ್ಲಿ ಜನರು ಎಚ್ಚರಿತಿದ್ದರು.

ಪ್ರತಿ ವರ್ಷ ದೊಡ್ಡವರ ನೇತ್ತೆತ್ತೆದಲ್ಲಿ ಈ ಕಳೆವಿಗಾಗಿ, ಹತ್ತಿಪ್ಪತ್ತು ಜನರ ತಂಡ ಅಡ್ಡಾಡ್ಡುತ್ತಿದ್ದಾಗ ಕಂಡು ಬರದ ಬಂದು ವಿಶೇಷ ಸಂಗತಿ ಈ ಜನರನ್ನು ಭಾಧಿಸಿತು. ಗಂಟಲು ಹರಿಯುವ ಹಾಗೆ ನಾಯಿಗಳು ಬೋಗಳುತ್ತಿದ್ದದ್ದರಿಂದ, ಎಚ್ಚರ ಜನರು, ‘ಯಾರವರು?’ ಎಂದು ಕೇಳಹತ್ತಿದ್ದರು. ಈ ವರ್ಷ ಹೊಲಗಳಲ್ಲಿ ರಾಶಿ ಮಾಡುವ ಪ್ರಸಂಗವಿರಲಿಲ್ಲ. ಮೇಲುಭೂಮಿ ಹಾರಿಗೆ ಏರದೆ ಬಿದ್ದಿತ್ತು. ವರ್ಷವೂ ರಾಶಿಯ ಕಾವಲುಮಾಡಬೇಕಾದ ನಾಯಿಗಳು ಕೆಲಸವಿಲ್ಲದೆ ಉರಲ್ಲಿ ತಿರುಗಾಡಹತ್ತಿದ್ದವು. ಹೊಲಕ್ಕೆ ಹೋಗುವ ಜನರೂ ಮನೆಯಲ್ಲಿದ್ದರು. ಹೀಗಾಗಿ ಹಿಂದಿನಂತೆ ಕಳೆವಿನ ಯಾತ್ರೆ ಸುಸೂತ್ರಾವಾಗಿರಲಿಲ್ಲ. ಅದರೂ ಪಡದಪ್ಪನವರು ಮುಂದಿಟ್ಟ ಹೆಚ್ಚೆಯನ್ನು ಹಿಂದಿದುವ ಸ್ವಭಾವದವರಲ್ಲ. ತಮ್ಮ ಹಿಂದಿರುವ ಜನರ ಸಂಖ್ಯಾಬಲದ ಮೇಲೆ ಅವರಿಗೆ ಅಪಾರ ವಿಶ್ವಾಸವಿತ್ತು. ಮೇಲಾಗಿ ಹೋಳಿಹುಣ್ಣಿಮೆಯು ‘ಕಾಯುದೇಶೀರ’ ಕಳವನ್ನು ಪ್ರತಿಬಂಧಿಸುವ ಮೂಲಿವಾನಾದರೂ ಯಾರು? ಹಾಗೆ ಪ್ರತಿಬಂಧಿಸಿ ಅವನು ಸೆಗರೆಯ ಕುಳ್ಳುಗಳನ್ನು ಉಳಿಸಿಕೊಳ್ಳಬೇಕೆ? ಇದೇ ವಿಚಾರದಲ್ಲಿಯೇ, ಭಾಪೂಸಾಹೇಬು, ಲಿಂಗಪ್ಪ, ಪಡದಪ್ಪ ಈ ಮೂವರೂ ಗೌಡರ ಹಿತಲದ ಬಾಗಿಲ ಸಮೀಪಕ್ಕೆ ಬಂದು ನಿಂತರು.

ಕುಳ್ಳುಭಾನಗಳಿಗೆ ಮುತ್ತಿಗೆ ಹಾಕಲು ಪಡದಪ್ಪನವರು ಕ್ಯೇಸನ್ನೆ ಮಾಡಿದ್ದೇ ತಡ ಅವರ ಹಿಂದೆ ಬಂದ ಜನರು ಹಿತ್ತಲದ ಬೇಲಿಕಿತ್ತಿ ಒಳಗೆ ನುಗ್ಗಿದರು. ಕುಳ್ಳುಭಾನಕ್ಕೆ ಕ್ಯೇ ಹಚ್ಚಿವ ಮೊದಲು, ಅಧರ ಅಮಲೇರಿದ್ದರಿಂದ ಅಧರ ಮನೆಯವರಿಗೆ ಸೂಚನೆ ಕೊಡುವ ಉದ್ದೇಶದಿಂದ ಭೀಭತ್ಸವಾಗಿ ಬೋಬ್ಬೆ ಮೊಡೆದರು. ಅದರಿಂದ ಎಚ್ಚರಾಗಿ ಗೌಡರ ಮನೆಯವರು, ಹಿತ್ತಲದ ಬಾಗಿಲು

ತೆಗೆದರೆ ಮನೆಯೋಜಗೆ ನುಗ್ಗಬಹುದೆಂದು ಪಡದಪ್ಪನವರ ಯೋಜನೆಯಾಗಿತ್ತು. ಆ ಕೆಲಸಕ್ಕಾಗಿಯೇ ಸನ್ನಿಧಿವಾದ ಕಾದಿಟ್ಟಿ ದಳವೋಂದು ಪಡದಪ್ಪನವರ ಸಾನ್ನಿಧ್ಯದಲ್ಲಿಯೇ ನಿಂತಿತ್ತು.

ಬೊಬ್ಬಿ ಹೊಡೆದದ್ದೇನೋ ಕೇಳಿತು. ಆದರೆ ಕುಳ್ಳಭಾನಗಳನ್ನು ಒಡೆದ ಸದ್ಯ ಮಾತ್ರ ಕೇಳಲಿಲ್ಲ. ಅಮಲಿನಲ್ಲಿ ಅವರಿಗೇನನ್ನಿಸಿತ್ತೋ, ಆ ಜನರ ಬೊಬ್ಬಿ ಅಲಿಂಡವಾಗಿ ಮುಂದುವರಿಯಿತು. ಪಡದಪ್ಪನವರ ಕಿವಿಗಳು ಜಾಗೃತವಾದವು. ಅವರ ಎಲ್ಲ ಇಂದಿರಿಯಗಲೂ ಕಿವಿಯೋಂದರಲ್ಲಿಯೇ ಕೇಂದ್ರಿಕೃತವಾಗಿದ್ದವು. ಬೊಬ್ಬಿಯಿಂದ ಎಚ್ಚತ್ತಿಗೊಡರ ಮನೆಯವರು ಬಾಗಿಲ ತೆರೆಯಬಹುದೇನೋ ಎಂದು ನಿರೀಕ್ಷಿಸಿದರು. ಆದರೆ ಬಾಗಿಲು ತೆರೆಯಲಿಲ್ಲ. ಇತ್ತು ಕುಳ್ಳಭಾನಗಳನ್ನೂ ಒಡೆದಿಲ್ಲ, ಅತ್ಯ ಬಾಗಿಲೂ ತೆರೆಯಲಿಲ್ಲ, ಆದರೆ ಜನರ ಶಂಖವಾದ್ಯ ಮಾತ್ರ ನಿರಂತರವಾಗಿ ನಡೆದಿತ್ತು. ಪಡದಯ್ಯನವರು ಅದನ್ನೇ ಸೂಕ್ತವಾಗಿ ಕೇಳಿದರು. ಮೊದೊದಲು ಆ ಬೊಬ್ಬಿಯ ದನಿಯಲ್ಲಿ ಕೇಳಿದ ಉತ್ಸಾಹ, ಕುಡಿತದ ಅಮಲು ಈಗ ಕೇಳುತ್ತಿರಲಿಲ್ಲ. ಆದರ ಬದಲಾಗಿ ಆ ಬೊಬ್ಬಿಯ ದನಿಯಲ್ಲಿ ಕರ್ಕಶವಾದ ಕರುಣರಸ ಹೊರಹೊಮ್ಮಿತು. ಕುಳ್ಳಭಾನ ವೊಟ್ಟೆಯನ್ನು ಹೊತ್ತು ವಿಜಯೋತ್ಸಾಹದಿಂದ ಬರಬೇಕಾದ ಜನರ ಬದಲಾಗಿ, ಕೆಲಜನರು ತಲೆಬಡೆದು ರಕ್ತ ಜಿಮ್ಮೆವ ರುದ್ರನನ್ನು ಹೊತ್ತುಹೊಂಡು ಬಂದರು. ಪಡದಯ್ಯನವರಿಗೆ ಆ ಕ್ಷಣದಲ್ಲಿ ಸಿಡಿಲುಬಡಿದಂತಾಯಿತು. ಗೊಡರ ದವ್ವ ಕುಳ್ಳಭಾನವನ್ನೋಡೆ ಬಂದು ಸದ್ವಿಲ್ಲದೆ ಈ ಹತ್ಯಾಕಾಂಡವನ್ನು ನಡೆಸಿತೇ, ಎಂದು ಆಶ್ಚರ್ಯವಾಯಿತು.

“ವಿನ್ಯೇ ಇದೇನು? ಹಿಂಗ್ನಿಕಾತು ರುದ್ರಾನ ಹಣೇಬುರಾ?” ಎಂದು ಹೆದರಿಕೆಯಿಂದಲೇ ಕೇಳಿದರು.

“ಕಲ್ಲಿನ ಸುರಿಮಳೀರಿ ಎಪ್ಪಾ!” “ಕುಳ್ಳಭಾನದ ಸುತ್ತ ಹತ್ತ ದಿಕ್ಕಿನಿಂದ ಬೀಳತಾವರಿ!” “ಕಲ್ಲ ಬಗಿಯೋ ಮನಸ್ಸಾರ ಕಾಣವಲ್ಲರರಿ!” “ಗುರಿ ಇಟ್ಟಿ ಬೀಸಿದ್ದಾಂಗ ಕಲ್ಲ ಬೀಳತಾವರಿ!” “ಒಂದೊಂದು ಕವಚಿಗಲ್ಲಿನಂತಾವರಿ!” ಒಂದು ಪ್ರಶ್ನೆಗೆ ಕಲ್ಲಿನ ಮಳೆ ಸುರಿದಂತೆ ಉತ್ತರಗಳ ಸುರಿಮಳೆಯಾಗಲು ಪಡದಪ್ಪನವರು ನಿಂತಲ್ಲಿಯೇ ದಿಜ್ಬೂಧರಾದರು.

“ಬ್ಯಾಡ ನಡಿರೆಲೆ, ಗೊಡರ ಮನೀ ಕಾಮಣ್ಣ ಅಂವ, ಅಂದಮ್ಮಾಲ ಗೊಡರ ಮನಿ ಕುಳ್ಳ ಹ್ಯಾಂಗ ದಕ್ಕಾವು?” ಎಂದು ಬಾಪುಸಾಹೇಬ ನಿರುತ್ಸಾಹದ ದನಿಯಲ್ಲಿಯೇ ಹೇಳಿದಾಗ ಯಾರೂ ಇಲ್ಲವೆನ್ನುವಂತಿರಲಿಲ್ಲ. ಕೆಲವರಂತೂ ಈಗಾಗಲೇ ಬೇಲಿಯನ್ನು ಜಿಗಿದು ಓಡಿಹೋಗಿದ್ದರು. ಗಾಯಗೊಂಡ ರುದ್ರನನ್ನು

ಮೊತ್ತು ತಂದ ಜನರು ಅವನನ್ನು ಹೊತ್ತುಕೊಂಡೇ ಮನೆಯ ದಾರಿ ಹಿಡಿದರು. ಲಿಂಗಪ್ಪ ಮಾತ್ರ ಕಲ್ಲು ಒಗೆದವರಾರು ಎಂಬುದನ್ನು ಪತ್ತೆ ಹಚ್ಚಲು ಏಕಾಕಿಯಾಗಿ ಕುಳ್ಳಬಾನದತ್ತ ಸಾಗಿದ. ಪಾಪ ಅವನಿನ್ನೂ ತನ್ನ ಸಂಶೋಧನ ಕಾರ್ಯವನ್ನು ಪ್ರಾರಂಭಿಸಿರಲ್ಲಿಲ್ಲ ಕೂಡ, ಆಗಲೇ ಲಿಂಬೆ ಹಣ್ಣಿನಾಕಾರದ ಬೆಣಚುಗಲ್ಲಿಂದು ಅವನ ವೋಜಕಾಲ ಪರಟಿಗೇ ಎರಿಗಿತು. “ಅಯ್ಯೆ ಸತ್ತೇ!” ಎಂದು ನೆಲಕ್ಕೇ ಕುಸಿದ. ಪದದಯ್ಯನವರ ಗಂಡೆದೆ ಕೂಡ ಆ ಆರ್ಥಿಕಾನಿಯನ್ನು ಕೇಳಿ ನಡುಗಿತು. ಗೊಡರ ಮನೆಯ ದರೋಡಗೆ ಸಿದ್ಧನಾಗಿದ್ದ ತಳವಾರ ಮಲ್ಲ, ಲಿಂಗಪ್ಪನನ್ನು ಮೊತ್ತು ಮರಕ್ಕೆ ಸಾಗಿಸಬೇಕಾಯಿತು.

ಹಣ್ಣಿವೆಯ ಮುನ್ನಾದಿನ ನಡೆದ ಘಟನೆ, ಮರುದಿನ ಒಂದು ರಸವತ್ತಾದ ಕರೆಯಾಗಿ ಹರಡಿ, ಹೋಳಿಹೆಣ್ಣಿವೆಯ ಉತ್ಸವಕ್ಕೆ ಸೌತುಕದ ಓಕಳಿಯನ್ನೆರಚಿತ. ಕುಳ್ಳಿನ ಕಳವಿಗೆಂದು ಹೋದರೆ ಶಂಕರಪ್ಪಗೌಡರ ಭೂತ ಕಾವಲು ಮಾಡುತ್ತ, ಕಳ್ಳರನ್ನು ಕುಳ್ಳಿನ ಕಳವಿಗೆಂದು ಹೋದರೆ ಶಂಕರಪ್ಪಗೌಡರ ಭೂತ ಕಾವಲು ಮಾಡುತ್ತ, ಕಳ್ಳರನ್ನು ಕಲ್ಲಿನ ಮಳಿಗರೆದು ಓಡಿಸಿತೆಂದು ಸುದ್ದಿ ಹಬ್ಬಿತು. ದಾದಾ ಮತ್ತು ಅವನ ಗರಡಿಮನೆಯ ಗಳಿಯರು ಮಾಳಿಗರು ಮೇಲೆ ಕಾಣದಂತೆ ನಿಂತುಕೊಂಡು, ಕಲ್ಲೋಗಿದೆವೆಂದು ಅವರೇ ಬಂದು ಹೇಳಿದ್ದರೂ, ಅದೆಲ್ಲ ಕಟ್ಟಕರೆಯೆಂದು ಕೇಳಿದವರೆಲ್ಲ, ನಕ್ಕಬಿಡಬಹುದಾಗಿತ್ತು. ಶಂಕರಪ್ಪಗೌಡರ ಭೂತದ ವಿಷಯಕ್ಕೆ ಜನರಲ್ಲಿ ಅಷ್ಟೋಂದು ನಂಬಿಕೆ ಮಟ್ಟಿಬಿಟ್ಟತ್ತು.

ಹಣ್ಣಿವೆಯ ದಿನ ಪಾವಕತೆವ್ವ ತನ್ನ ಮಗ ಶಿವಪ್ಪಗೌಡನಿಗೆ, ಮಧ್ಯರಾತ್ರಿಯವರೆಗೆ ಕಡ್ಡಾಯವಾಗಿ ಉಪವಾಸವಿರಲು ಹಚ್ಚಿದಳು. ವಾಡಿಕೆಯಂತೆ ಕುಳ್ಳಿನ ದೊಡ್ಡ ಸಂಗ್ರಹ ಕೂಡಿರಲಿಲ್ಲ. ಆದರೂ ದಾದಾ ಹಾಗೂ ಅವನ ಗಳಿಯರು ಕೂಡಿ ನಾಲ್ಕಾರು ಮೊಟ್ಟೆ ಕುಳ್ಳಕೂಡಿಸಿ ಅಗಸೆಯ ಮುಂದೆ ತಂದೊಟ್ಟಿದ್ದರು. ರಾತ್ರಿ ಬಾಳಾಚಾರ್ಯರು ಕಾಮನ ಪೂಜಾವಿಧಾನವನ್ನು ಶಾಸ್ತ್ರೋಕ್ತವಾಗಿ ಮುಗಿಸಿದ ಮೇಲೆ, ಜನರೆಲ್ಲ ಹಲಗೆಯೋಂದಿಗೆ ಹೋಲೆಗೇರಿಗೆ ಬೆಂಕಿ ತರಲು ಹೋದರು.

ಹೋಲೆಯರ ರುದ್ರ ಹಿಂದಿನ ರಾತ್ರಿ ತಲೆ ಒಡೆದುಕೊಂಡಿದ್ದಿದ್ದರಿಂದ ಹೋಲೆಯರೆಲ್ಲ ಸಿಟ್ಟಾಗಿದ್ದರು. ಈಗ ಬೆಂಕಿಯನ್ನು ಒಯ್ಯಲು ಬಂದವನ ತಲೆ ಒಡೆಯಬೇಕೆಂದು ಅವರು ಕಾದಿದ್ದರು. ಇದು ಮೊದಲೇ ಹೇಗೋ ತಿಳಿದದ್ದರಿಂದ ಬೆಂಕಿಯನ್ನು ಮುಂದೆ ಬಿದ್ದು ಒಯ್ಯಲು ಯಾರೂ ಸಿದ್ಧರಿರಲಿಲ್ಲ. ದಾದಾನ ಕ್ಕೆಯಲ್ಲಿ ಉರಿಯುವ ದೀವಟಿಗೆಯಿತ್ತು. ಆ ಮಾತು ಈ ಮಾತು ಆಡುತ್ತಲೇ

ದಾದಾ—“ಯಪ್ಪ ಹಾವಲೇ” ಎಂದು ಚೀರಿ ಕೈಯಲ್ಲಿಯ ದೀಪಟಿಗೆಯನ್ನು ಸಮೀಪದಲ್ಲಿದ್ದ ಮುಳ್ಳನ ಬೇಲಿಯ ಮೇಲೆ ತೂರಿಬಿಟ್ಟ, ಬೆಂಕಿಯನ್ನು ಕಾಯಲು ನಿಂತವರಲ್ಲಿ ಕೋಲಾಹಲವೆದ್ದಿತು. ಬೇಲಿಗೆ ಬೆಂಕಿ ಹತ್ತಿಬಹುದೆಂದು ಕೆಲವರು, ಹಾವು ಬಂದಿತೆಂದು ಕೆಲವರು ಅಂತೂ ಎಲ್ಲರೂ ದೀಪಟಿಗೆ ಬಿದ್ದತ್ತ ಧಾವಿಸಿದರು. “ಅಲ್ಲಿ, ಅಲ್ಲಿ ಸರಸರ ಅಂತ್ಯೇ ನೋಡ್ರಿ” ಎಂದು ನುಡಿಯತ್ತೇ ಎಲ್ಲರ ಕೆಣ್ಣು ತಪ್ಪಿಸಿ ಬೆಂಕಿಯನ್ನು ತೆಗೆದುಕೊಂಡು ಶಂಖವಾದ್ಯ ಮಾಡಿದ. “ಅಂತೂ ದಾದಾ ಬೆಂಕೀ ಮುಟ್ಟಿ ಪಾರಾದ” ಎಂದು ಹೇಳಿ ಹೊಲೆಯರ್ಲು ಹಲಗೆಯ ಮೇಳದೊಂದಿಗೆ ಅಗಸೆಗೆ ನಡೆದರು.

ಈ ಸಾರೆ ಲಿಂಗಪ್ಪನೇ ಬೆಂಕಿ ಹಚ್ಚುವನೆಂದು ಜಂಭ ಕೊಳ್ಳಿದವರೊಬ್ಬರೂ ಅಲ್ಲಿರಲ್ಲ. ಅವನ ಮೊಳಕಾಲು ಇಂಥ ಹೋತ್ತಿನಲ್ಲಿಯೇ ಕೈ ಕೊಟ್ಟಿತ್ತು. ಶಿವಪ್ಪಗೌಡನೇ ಬೆಂಕಿ ಹಚ್ಚಿ ಸಂಪ್ರದಾಯ ಮುರಿಯದಂತೆ ನೋಡಿಕೊಂಡ, ಕಾಮದಹನವಾದ ಮೇಲೆ, ಶಿವಪ್ಪ ಪಾರಣೆ ತೀರಿಸುವಾಗ ಹುಲಿಬಾಟಿ ಹಳಬರಿಗೂ ಉಂಟದ ವ್ಯವಸ್ಥೆಯನ್ನು ಪಾರ್ವತೀವ್ಯಾ ಮಾಡಿದ್ದಳು. ಆದರೆ ಬಾಪ್ಪಾಸಾಹೇಬ ಅವರಿಗೆ ವಾಡೆಯಲ್ಲಿಯೇ ಉಂಟದ ವ್ಯವಸ್ಥೆಮಾಡಿ, ಅವರಾರೂ ಗೌಡರ ಮನಗೆ ಉಂಟಕ್ಕೆ ಹೋಗದಂತೆ ನಿಬಂಧ ಹಾಕಿದ, ಹುಲಿಬಾಟಿ ಹಳಬರು ಬಾರದ್ದರಿಂದ ಅವರ ಪಾಲಿನ ಅಡಿಗೆ ಹೊಲೆಯರಿಗೆ ಮೀಸಲಾಯಿತು. ಹೊಲೆಗೇರಿಗೆ ಉಂಟದ ಕರೆ ಹೋದಾಗ ಆಗಲೇ ಮಧ್ಯರಾತ್ರಿ ಮೀರಿ ಹೋಗಿತ್ತು. ಅದರೂ ಹೊಲೆಯರ್ಲು ಜಿಕ್ಕಿದೊಡ್ಡವರೆನ್ನದೆ, ಪರ್ಯಾಣ ಹಿಡಿದುಕೊಂಡು ಗೌಡರ ಮನೆಯಬಾಗಿಲಿನಿಂದ ಹೋಳಿಗೆ ಹಾಕಿಸಿಕೊಂಡು ತ್ಯಾಪ್ತರಾಗಿ ನಡೆದರು.

ಮರುದಿನ ಬೆಳಕು ಹರಿಯುತ್ತಲೇ ಓಕಳಿ; ತರುಣರ ಸುಪ್ತಚೇತನಕ್ಕೆ ನೇರೆ ಬರುವ ಕಾಲ, ಮುಡುಗರ್ಲು ಕತ್ತೆಗಳ ಸವಾರಿ ಮಾಡಿದರು. ಎದುರಿಗೆ ಬಂದವರನ್ನು ಶಂಖವಾದ್ಯದಿಂದ ಸ್ವಾಗತಿಸಿ, ಬಟ್ಟೆಗಳ ಮೇಲೆಲ್ಲ ಶಗಣೀರಾಡಿಯನ್ನು ತೂರಿ ಅಂದಿನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪಾದಳ್ಯಾಯಲ್ಲಿ ಈ ಒಂದು ದಿನ ಮಾತ್ರ, ಸಣ್ಣವರು ದೊಡ್ಡವರೆನ್ನುವ ತಾರತಮ್ಯ, ಗೌರವ-ಮುಯಾರ್ಥಗಳು ಶಗಣೀರಾಡಿಯಲ್ಲಿ ಮುಳುಗಿರುತ್ತವೆ. ಹೊತ್ತೇರಿದಂತೆ ದೊಡ್ಡವರನ್ನೇ ಹಿಡಿದು ಕತ್ತೆಯ ಮೇಲೆ ಕೂಡಿಸಿ, ಹರಕು ಮೊಚ್ಚೆಗಳ ಮಾಲೆಯನ್ನು ಹಾಕಿ, ತಿಪ್ಪೆಯಲ್ಲಿ ಬಿದ್ದ ಹರಕು ಮೋರ-ಬುಟ್ಟಿಗಳ ಭತ್ತೆ ಜಾಮರಗಳ ಅಪ್ಪಾರ್ವತ್ವಾಭವದೊಂದಿಗೆ ಅವರ ಮೆರವಣಿಗೆಗಾರಂಭವಾಯಿತು. ಶಂಖವಾದ್ಯದ ದನಿ ಗೋಪುರವಾಗಿ ಏರುತ್ತಿತ್ತು. ಅಷ್ಟರಲ್ಲಿ ನದಿಗೆ ಸ್ವಾನಕ್ಕೆ ಹೊರಟ ಬಾಳಚಾರ್ಯರ ಮೇಲೆಯೇ

ತರುಣರ ಕೆಳ್ಳಿ ಬೀಳಬೇಕೇ? ಆ ತಂಡದಲ್ಲಿಯ ಒಬ್ಬ ಉಂಡಾಡಿ—ವರ್ಷದುದ್ದಕ್ಕೂ ಮೋಲಿಹುಸ್ತಿಮೆಯ ವೇಷ ಹಾಗೂ ಭಾವಲಹರಿಗಳಲ್ಲಿಯೇ ಬಾಳು ಕಳೆಯುವ ಒಬ್ಬ ಆಚಾರ್ಯರ ಮಗ—ಅವರ ಹತ್ತಿರ ಬಂದು ವಿನಯದ ಸೋಗಿನಿಂದ “ಆಚಾರ, ತಮಗೂ ಅಪ್ಪು ಸಂಸ್ಥಾರ ಆಗಬೇಕು ಅಂತ ನಮ್ಮದೆಲ್ಲಾ ಅಪೇಕ್ಷಾ” ಎಂದು ನಗನನಗುತ್ತೆ ಹೇಳಿದ. ಬಾಳಾಚಾರ್ಯರಿಗೆ ಈ ಗುಂಪನ್ನು ನೋಡಿಯೇ ತಮ್ಮ ಮುದುಗತನ ಮರುಕಳಿಶಿ ಬಂದಿತೇನೋ! “ಉಂಟಾಗ ಇಷ್ಟೆಲ್ಲಾ ದೊಡ್ಡ ಜನರು—ಕುಲಕೋರ್ ಶೇಷಪ್ಪ—ಜಾಗೀರದಾರರು ಇವರೆಲ್ಲ ಇರೋ ಮುಂದ, ನನ್ನಂಥ ಬಡೆಬ್ರಾಹ್ಮಣಗ ಯಾಕ್ಕೂ ಈ ಮರ್ಯಾದೀ? ಅವರನ್ನು ಕೂಡಸರೆಪಾ, ಅವರ ಹಿಂದಿನಿಂದ ಗುಣ ಗಾನ ಮಾಡೋ ಭಟ್ಟಂಗಿಯಾಗಿ ಬರತೀನಿ, ಆತಿಲ್ಲೋ” ಎಂದು ಆಚಾರ್ಯರು ನಗುತ್ತೋ ಉತ್ತರವಿತ್ತರು. ತರುಣರ ತಂಡ ದೊಡ್ಡದಾಗಿ ನಕ್ಕು ಮತ್ತೊಮ್ಮೆ ಬೋಜ್ಬೆ ಹೊಡೆದು ಶೇಷಪ್ಪನ ಮನಬಾಗಿಲಿಗೆ ಬಂದು ನಿಂತಿತು.

ಶೇಷಪ್ಪನ ಮನೆಯ ಬಾಗಿಲು ಹಾಕಿತ್ತು. ಶೇಷಪ್ಪ ಮುಂದಾಗುವದನ್ನೆಲ್ಲ ಉಹಿಸಿಯೇ ಒಳಚಿಲಕ ಹಾಕಿಕೊಂಡು ಅಡಗಿ ಕುಳಿತಿದ್ದ. ತರುಣರು ಬೋಜ್ಬೆ ಹೊಡೆದೂ ಬಾಗಿಲು ತೆರೆಸಲು ವ್ಯಧ ಪ್ರಯತ್ನ ಮಾಡಿದರು. ಆದರೆ ಹೋಟಿ ದುಭೇದ್ಯವಾಗಿತ್ತು; ಈ ಮುತ್ತಿಗೆಗೆ ಸರಿಯುವಂತಿರಲ್ಲ. ಶಂಖವಾದ್ಯದ ರಭಸ ಹೆಚ್ಚಿದಾಗ, “ಮನ್ಯಾಗ ಅವರಿಲ್ಲೋ ರಂಡೇ ಗಂಡರ್ಯಾ! ಸುಮ್ಮನ ನಿಂತ ಕೇಳಲಿಕ್ಕೇನ ಧಾಡೇ?” ಎಂದು ಯಜಮಾನತಿ ಒಳಗಿನಿಂದಲೇ ಆಭರಣಿಸಿದಳು.

ಹುಡುಗರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಬಾಳಾಚಾರ್ಯರೇ ಅವರಿಗೆ ಕ್ಷಣಹೊತ್ತು ಸುಮ್ಮನಿರಲು ಸನ್ನೆ ಮಾಡಿದರು. ತಾವೇ ಮುಂದೆ ಬಂದು ವೆತ್ತಿಗಿನ ದನಿಯಲ್ಲಿ “ತುಳಸಕ್ಕ ಸ್ಪಳ್ಪ ಬಾಗಲಾ ತಗೀತಿಯೇನವಾ?” ಎಂದು ಕೂಗಿದರು.

“ಅವರು ಮನ್ಯಾಗ ಇಲ್ಲಲ್ಲ ಆಚಾರ” ಎಂದು ಮತ್ತೆ ಬಿಗುಮಾನದ ಉತ್ತರ.

“ನಾ ಒಬ್ಬನವ ಒಳಗ ಬಂದು ನೋಡಿಕೊಂಡು ಹೋಗತ್ತಿನವಾ. ಶೇಷಪ್ಪ ಇದ್ದಿಲ್ಲ ಅಂದರ ಇವರೆಲ್ಲ ಸುಮ್ಮಗ ಹೋಗತಾರ” ಎಂದು ಬಾಳಾಚಾರ್ಯರು ನುಡಿಯಲು ತುಳಸಕ್ಕ ನಿರೂಪಾಯಳಾಗಿ ಬಾಗಿಲು ತೆರೆದಳು. ಬಾಳಾಚಾರ್ಯರು ಒಳಗೆ ಹೋಗಿ ಉಪಜ್ಞಾನದಿಂದಲೋ ಏನೋ, ಜೋಳದ ಕಣಿಕದಲ್ಲೇ ಹಣಿಕೆ ಹಾಕಿದರು. ಶೇಷಪ್ಪ ಅದರಲ್ಲಿ ಅಡಗಿಕೊಂಡಿರಬಹುದೆಂಬ ಅವರ ಅನುಭವಪೂರ್ಣ ತರ್ಕ ಸುಳಾಗಲಿಲ್ಲ. ಅವನ ತಲೆಯ ಮೇಲಿನ ಚಂಡಿಕೆಯ

ಗಂಟಿಗೆ ಕೈಹಾಕಿ ಎತ್ತಿದರು. ಹಲ್ಲು ಕಿರಿಯುತ್ತೆ ತಲೆಯ ಮೇಲೆ ಕೈಯಾಡಿಸುತ್ತ ನಿಂತ ಶೇಷಪ್ಪ, “ಕತ್ತಿಮ್ಮಾಲ ಕೊತು ಮೆರಿಯೂದು ಇಂದಿನ ದಿವಸ ಅದರ ಮರ್ಚಾದಿ. ಇನ್ನೂ ಮತ್ತಾವಾಗಾರ ಅದರ ಏನ ಮಾಡಿಯೋ?” ಎಂದು ಬಾಳಾಚಾರ್ಯರು ಅಂದೊಡನೆ ಶೇಷಪ್ಪ, “ಜಾಗೀರದಾರ ಬಾಪೂಸಾಹೇಬ ಇದ್ದಾಗ ನನಗ್ನಾಕ ಮರ್ಚಾದಿ ಆಚಾರ?” ಎಂದು ತಕರಾರು ತೆಗೆದ.

“ಆಗಲೆಪಾ ಜಾಗೀರದಾರರು, ಪಡದಪ್ಪನವರು-ಉಂಗಾಡ ಆಗತೀನಿ ಅಂತ ಬಂದಾನಲ್ಲ-ಆ ಲಿಂಗಪ್ಪ, ಎಲ್ಲಾರಿಗೂ ತಾರತಮ್ಯದ ಪ್ರಕಾರ ಮರ್ಚಾದಿ ಆಗಲಿ. ಯಾರ ಬ್ಯಾಡಂತಾರ? ಅದರ ಕುಲಕೋಣೆ ನೀ ಬಂದರ ಅವರೆಲ್ಲಾದರೂ ಬರತಾರಪಾ” ಎಂದು ಆಚಾರ್ಯರು ಆಗ್ರಹಪಡಿಸಿ, ಎಂದಿಲ್ಲದ ಪ್ರೀತಿಯಿಂದ ಶೇಷಪ್ಪನನ್ನು ರಾಸಭಾರ ರೂಢನನ್ನಾಗಿಸಿದರು. ರೊಟ್ಟಿ ಮಾಡಿದ ಅಂಚಿನ ಬುಡದ ಕಪ್ಪು, ಶೇಷಪ್ಪನ ಮೊದಲೇ ಕಪ್ಪಾದ ಮುಖಕ್ಕೆ ಒಪ್ಪ ಹೊಟ್ಟಿತು. ಶೇಷಪ್ಪನನ್ನು ಈ ಮೆರವಣಿಗೆಯಲ್ಲಿಯ್ದ ಬಾಪೂಸಾಹೇಬನನ್ನು ಕರೆತರಲು ಒಪ್ಪಿ ವಾಡೆಗೆ ಬಂದರು. ನಿರುಪಾಯುರಾಗಿ ಬಾಪೂಸಾಹೇಬ, ಪಡದಪ್ಪ ಇಬ್ಬರೂ ಒಪ್ಪಲೇಬೇಕಾಯಿತು. ಅವರಿಬ್ಬರ ಜೋಡು ಮೆರವಣಿಗೆ ಆಗಸೆಯವರೆಗೆ ಬಂದಾಗ ಲಿಂಗಪ್ಪನೆಲ್ಲಿ ಎಂದು ಗದ್ದಲವೆದ್ದಿತು.

“ಅವನ ಪ್ರಕೃತಿ ಬರಾಬರಿ ಇಲ್ಲ, ಕಾಲಿಗೆ ನೋವಾಗೇದ” ಎಂದು ಶೇಷಪ್ಪ ವಕೀಲಿ ಮಾಡಿದರೂ ನಡೆಯಲಿಲ್ಲ. ಜನ ಕೇಳಲಿಲ್ಲ. “ನಮ್ಮಾರು ಗೊಡರಾಗವರಪಾ ಅವರು. ಅವರ ಮರ್ಚಾದಿ ಮುಳುಗಿಸಿ ನೀನ ಎಲ್ಲಾ ಎತ್ತಿಹಾಕಬೇಕಂತೀಯೇನು?” ಎಂದು ಬಾಳಾಚಾರ್ಯರು ಅನ್ನುವೇ ತಡ, ದಾದಾ ಮತಕ್ಕೆ ಹೋಗಿ ಲಿಂಗಪ್ಪನನ್ನು ಹೊತ್ತುತಂದ. ಮೊದಲೇ ಕಾಲುನೋವಿನಿಂದ ನರಭೂತಿದ್ದ ಲಿಂಗಪ್ಪ, ಮೇಲೆ ಪ್ರಖಿರವಾದ ಬಿಸಿಲು, ಎತ್ತ ಸರಿದರೂ ಒದೆಯಲು ಬರುವ ಕತ್ತೆಗಳು ಇವುಗಳಿಂದ ಮೆರವಣಿಗೆ ಅವನಿಗೆ ಸಾಕುಸಾಕಾಗಿ ಹೋಯಿತು.

ಒಣಿಗುಂಟ ಸಾಗಿದ ಈ ಮೆರವಣಿಗೆಯಲ್ಲಿ ಉಂಗ ಪ್ರಮುಖಿಜತುಪ್ಪಯಿದ ಜೊತೆಗೆ, ದಳವಾಯಿಯೂ ತಾನೋಂದು ಕತ್ತೆಯನ್ನೇರಿ ಮುಂದೆ ಮುಂದೆ ಸಾಗಿದ್ದ. ಹಿಂದೆ ಉಂಗ ಉಡಾಳರೆಲ್ಲ ಬಾಯಿ ನೋಯುವ ಪರಿವೆಯಿಲ್ಲದೆ ಶಂಖವಾದ್ಯದಲ್ಲಿ ನಿರತರಾಗಿದ್ದರು. ಕೆಲವು ಜಿಕ್ಕ ಹುಡುಗರ ತುಟಿಗಳಂತೂ ಬಾತು ಹೋಗಿದ್ದವು. ಮೇಲೆ ಬೇಸಿಗೆಯ ಬಿಸಿಲು ಸುಡುತ್ತಿತ್ತು. ಸಂದಿ-ಗೊಂದಿಗಳಲ್ಲಿ ಹೆಂಗಸರು ನಿಂತು ಮೆರವಣಿಗೆಯನ್ನು ನೋಡಿ ನಗುತ್ತಿರುವಾಗ ಬಾಪೂಸಾಹೇಬನಿಗೆ ತಲೆತಗ್ಗಿಸುವಂತಾಯಿತು. ಪಡದಪ್ಪನಿಗೆ ಉಂಗನ್ನೇ ಬಿಟ್ಟು

ಒಡಿಹೋಗಬೇಕೆನ್ನಿಸಿತು. ಲಿಂಗಪ್ರವಾಗಂತೂ ಇದರ ಅನುಭವವೇ ಇಲ್ಲದ್ದರಿಂದ, ಇದಕ್ಕಿಂತ ಮರಣವೇನು ಕೇಡು ಎನ್ನಿಸಿತು. ಬಾಳಾಚಾರ್ಯರು ಮಾತ್ರ ಭಟ್ಟಂಗಿಗಳಾಗಿ ನನ್ನತ್ತು ಮೇರವಣಿಗೆಯ ಜೊತೆಗೆ ಸಾಗಿದ್ದರು. ಮುದುಕನ ಮುಖದ ಮೇಲೆ ಎಂದಿಲ್ಲದ ತುಂಟತನದ ನಗೆ ನಲಿಯುತ್ತಿತ್ತು.

ಕೆಲವೇ ದಿನಗಳ ಹಿಂದೆ ಉರಲ್ಲಿ ಹೋಳಿಯಾಡಿದ ದುಷ್ಪಾಳದ ಬೇಸೆಯನ್ನು ಕಾಲರಾ ಬೇಸೆಯನ್ನು, ಆಪ್ತೇಷ್ಟರ ವಿಯೋಗದ ದುಃಖವನ್ನು ಈ ಮೋಜಿನ ಪ್ರಸಂಗ ಸ್ವಲ್ಪವಾದರೂ ಮರಸಿತ್ತು. ಮೇಲಾಗಿ ಈ ಸಾರೆ ಬಾಳಚಾರ್ಯರು ಈ ಪ್ರಮುಖರ ಗುಣಗಾನ ಮಾಡುತ್ತ ನಡೆದಿದ್ದ್ವೀ ಒಂದು ವಿಶೇಷ ಪ್ರಸಂಗವಾಗಿತ್ತು.

ಹುಣ್ಣಿಮೆಯ ಮರುದಿನವೇ ಬೇಟೆ. ಹುಲಿಬ್ಬಾಟ ಹಳಬರು, 'ಕವ್ಯ ತಿನ್ನುವ' ಜಾತಿಯ ತರುಣರು, ಮಧ್ಯಮ ವಯಸ್ಸಿವನರು ಮರುದಿನದ ಬೇಟೆಯ ಸಿದ್ಧತೆಯಲ್ಲಿ ನಿರತರಾದರು. ದಾದಾನಿಗೆ ಕುಸ್ತಿಯಷ್ಟೇ ಪ್ರಿಯವಾದ ಇನ್ನೊಂದು ವಿಷಯವೆಂದರೆ ಬೇಟೆ. ಹೋಳಿಹುಣ್ಣಿಮೆ ಹಾಗೂ ಯುಗಾದಿ ಈ ಎರಡೂ ದಿನಗಳ ಬೇಟೆಯಲ್ಲಿ ಬೇಟೆನಾಯಿಗಳಿಗಂತ ವೇಗವಾಗಿ ಓಡಾಡಿದರೂ ದಣಿಯುವವನಲ್ಲ. ಹೋದವರ್ಷ, ಸಂಜೆಯವರೆಗೆ ಅಡವಿಯಲ್ಲಿಲ್ಲ ತಿರುಗಾಡಿದರೂ, ಒಂದೂ ಬೇಟೆ ಸಿಗದೆ, ರಾತ್ರಿ ಅಲ್ಲಿಯೇ ವಸ್ತಿಬಿದ್ದ ಮರುದಿನ ಸಂಜೆಯ ಹೋತೆಗೆ ಒಂದು ಮೊಲವನ್ನು ಹೊಡೆದುಕೊಂಡು ಒಂದ ಪ್ರಸಂಗವನ್ನು ದಾದಾ ಮರೆತಿರಲಿಲ್ಲ. ಹೋದ ವರ್ಷದ ಬೇಟೆಗೆ ವಯಸ್ಸಾದ ಜನರೇ ಹೆಚ್ಚಾಗಿ ಹೋಗಿದ್ದರಿಂದ ಆ ಪರಿಸ್ಥಿತಿ ಉಂಟಾಗಿತ್ತು. ಅಂತಲೇ ದಾದಾ ಈ ಸಾರೆಯ ಬೇಟೆಗೆ ತನ್ನ ಗೆಳೆಯರಿಗೆಲ್ಲ ಬರಲು ಕಟ್ಟಪ್ಪಣಿ ಮಾಡಿದ್ದ. ಯಾರೂ ತಪ್ಪಿಸುವಂತಿರಲಿಲ್ಲ. ದಾದಾನ ನಿಶ್ಚಯವೇ ಹಾಗೇ. ಅಂತೆಯೇ ಜ್ಯೇಂದ್ರ ಜೆನ್ನಪ್ಪನ ಮಗನೂ ಶಾಡ ಗೂಟನಾಮವನ್ನು ಹಣೆಯ ಮೇಲೆ ವಿರಾಜಿಸುತ್ತ ಬೇಟೆಗಾರರ ಜೊತೆಗೆ ನಡೆದಿದ್ದ.

ಮರುದಿನ ನಸುಕಿನಲ್ಲಿಯೇ ಬೇಟೆಗಾರರೆಲ್ಲ ಉರು ಬಿಟ್ಟಿದ್ದರು. ಬರಗಾಲದ ಘಲವಾಗಿ ಹೊಲಗಳಲ್ಲಿ ಎಲ್ಲಿಯೂ ಬೆಳೆ ಇರಲಿಲ್ಲ. ಈ ಸಾರೆಯ ಬೇಟೆಯ ಅಭಾವಕ್ಕೆ ಅದೂ ಕಾರಣವಾಗಿತ್ತು. ಎತ್ತ ನೋಡಿದರೂ ವಿಶಾಲವಾದ ಬಯಲು, ಬೇಸಗೆಯ ಬಿಸಿಲಿನಂತೆಯೇ ಬಯಲಾಗಿ ಹರಡಿತ್ತು. ಹರದಾರಿ ದೂರ ನಡೆದರೂ ತಲೆಯ ಮೇಲೆ ಚಾರು ನೆರಳೂ ದೂರಯುವಂತಿರಲಿಲ್ಲ. ಬೇಟೆಗಾರರ ಜೊತೆಗೆ ಮೆಲ್ಲಿಗೆ ನಡೆನಡೆ ನಾಯಿಗಳು ದಣಿದು ಹೋಗಿದ್ದವು. ಇಳಿ ಹೋತ್ತಿವನರೆಗೆ ಅಲೆದರೂ, ಒಂದು ಚಿಗರೆಯ ಹಿಂಡು ತಪ್ಪಿಕೊಡ ಎಲ್ಲಿಯೂ ಕಾಣಬರಲಿಲ್ಲ.

ಬಿಸಿಲುಗುದುರೆಯ ಓಟವನ್ನೇ ನೋಡಿ ನೋಡಿ ಕಣ್ಣು ತಿರುಗುವಂತಾಗಿತು. ಹಳ್ಳಿ-ಕೊಳ್ಳಿ, ಒಡ್ಡು-ಮರೆ, ಕಂಟಿ-ಪೈದೆ, ಎಲ್ಲೆಲ್ಲಿಯೂ ಎಪ್ಪು ಗುಂಡ ಬಡಿಗೆಗೆ ಇಂದಿರಿ ರೂ ಒಂದು ವೇಲ ಕೂಡ ಪ್ರೋದೆಯಿಂದ ಹೊರಬಿಳಿಲಿಲ್ಲ.

ನಡೆನಡೆದು ಬೇಟೆಗಾರರೆಲ್ಲ ದಣೆದು ಹೋಗಿದ್ದರು. ಬೇಟೆಯ ಆಸೆ ಸಂಚೆ ನೆರಳು ಕವಿಯತೊಡಗಿದೊಡನೆ ಬೇಳಕಿನಂತೆಯೇ ಕರಗಿಹೋಗಿತ್ತು. ಹಳ್ಳಿದ ದಂಡೆಯ ಮೇಲೆ ಕುಳಿತು, ರೊಟ್ಟಿ ತಿಂದು, ಒರತೆಯಲ್ಲಿಯ ನೀರು ಹುಡಿಯುತ್ತಿರುವಾಗಲೇ, ಹಾವನೂರಿನ ಬೇಟೆಗಾರರೂ ಅಲ್ಲಿಗೆ ಬಂದರು. ಪಾದಳ್ಳಿಯವರಂತೆಯೇ ಅವರಿಗೂ ನಿರಾಶದಾಯಕ ಅನುಭವ ಬಂದೊದಗಿತ್ತು. ಎರಡೂ ಉಂಟಾಗಿ ಬೇಟೆಯ ಪಡೆಯವರು, ಉಂಟಾಗಿ ಸಿಮೆ-ಸರಾಡ ವಿಚಾರಿಸದೆ ಬೇಕಾದಲ್ಲಿ ಅಡ್ಡಾಡಿ ಬೇಟೆಯವರು ಬಾರದೇಕೆಂಬ ವಿಷಯವನ್ನು ಚರ್ಚಿಸಿತ್ತಾರಿದರು.

ಕೊನೆಗೆ ನಿರ್ಣಯವಾದದ್ದು ಹೀಗೆ : ಬೇಟೆ ಯಾವ ಸಿಮೆಯಲ್ಲಿ ಏಳಬಹುದೋ, ಅದು ಬೇಕಾದಲ್ಲಿ ಹೋಗಲಿ, ಅದು ಆ ಸಿಮೆಯವರಿಗೇ ಸೇರಿದ್ದು. ಇಪ್ಪು ನಿರ್ಣಯವಾದ ಮೇಲೆ ಎರಡೂ ತಂಡದವರು ಮತ್ತೆ ಹುಡುಕುವದಕ್ಕೆ ನಡೆದರು. ಹೊತ್ತು ಮುಳುಗಿದ್ದರೂ ಇನ್ನೂ ಕತ್ತಲಾಗಿರಲಿಲ್ಲ. ಪದಳ್ಳಿಯ ಸಿಮೆಯಲ್ಲಿನ ಒಂದು ಪ್ರೋದೆಯಿಂದ ಎರಡು ಮೊಲಗಳೆಂದ್ದು ದಾದಾನ ಕಣ್ಣಿಗೆ ಬಿತ್ತು. ಬೇಟೆನಾಯಿಗಳು ಅವುಗಳನ್ನು ಬೆನ್ನಟ್ಟಲು ಮೊಲಗಳು ಹಾವನೂರ ಭೂಮಿಯಲ್ಲಿ ಓಡಿಹೋದವು. ಬೇಟೆನಾಯಿಗಳ ಜೊತೆಗೆ ದಾದಾ ಓಡಿದ. ನಾಯಿಗಳು ಅವುಗಳನ್ನು ಹಿಡಿಯಲು, ದಾದಾ ಹಿಂದಿನಿಂದ ಬಂದು ಮೊಲಗಳನ್ನು ಹೊಡೆದು ಕಾಲು ಕಟ್ಟಿ ಬಡಿಗೆಗೆ ಹಾಕಿಕೊಳ್ಳಬೇಕೆನ್ನುವಾಗ, ಹಾವನೂರಿನವರೂ ಅಲ್ಲಿಗೇ ಧಾವಿಸಿ ಬಂದರು “ನಮ್ಮೂರ ಹದ್ದಿನ್ನಾಗಿನ ಬ್ಯಾಟಿಗೆ ನೀ ಹ್ಯಾಂಗ ಕ್ಯೆ ಹಾಕಿದೇ?” ಎಂದು ಬೇಟೆಯನ್ನು ಕಸಿದುಕೊಳ್ಳಲು ಮುಂದೆ ಬಂದರು.

ಬಾಯಿಗೆ ಬಾಯಿ ಹತ್ತಿ ಪ್ರಸಂಗ ವಿಕೋಪಕ್ಕೆ ಹೋಯಿತು. ಹಾವನೂರಿನವರು ಹತ್ತೆಂಟು ಜನ; ದಾದಾ ಒಬ್ಬನೇ. ಉಳಿದವರು ಇನ್ನೂ ದೂರವಿದ್ದರು. ಏಕಾಕಿರೂಗಿಯೇ ಅವರನ್ನೆಲ್ಲ ಹಣಿಯಬಹುದೆಂಬ ಧ್ವಯವಿದ್ದರೂ ಕೈಯಲ್ಲಿಯ ಬೇಟೆಯನ್ನು ಕೆಳಗಿಡುವಂತಿರಲಿಲ್ಲ. ಈ ಪೇಟಿನಿಂದ ಪಾರಾಗಲು ದಾದಾ ಬಂದು ಯುಕ್ತಿ ಮಾಡಿದ. ಕೈಯಲ್ಲಿಯ ಚಪಕೊಡಲಿಯಿಂದ,

ಒಡ್ಡನ ಮೇಲೆ ಬೆಳೆದ ಜಾಲಿಯ ಕಂಟಿಯನ್ನು, ಅವರೊಡನೆ ವಾದಿಸುತ್ತಿದ್ದಂತೆಯೇ ಕಡಿದು ಕೈಯಲ್ಲಿ ಹಿಡಿದುಕೊಂಡ. ಮೊಲವನ್ನು ಚಪಕೊಡಲಿಯ ಕಾವಿಗೆ ಕಟ್ಟಿ ಎಡ್ಡೆಯಲ್ಲಿ ಹಿಡಿದುಕೊಂಡು, ಬಲಗ್ಗೆಯಿಂದ ಜಾಲಿಯ ಮುಖ್ಯ ಕಂಟಿಯನ್ನೆತ್ತಿದ್ದ.

ಬೇಕೆಯ ಈಷ್ಟೆಯಿಂದ ಹಾವನೂರಿನವರೂ ಅವನ ಮೈಮೇಲೆ ಏರಿ ಬಂದರು. ಅವರು ಸಮೀಪ ಬಂದೊಡನೆಯೇ ದಾದಾ ಕಸುವನ್ನೆಲ್ಲ ಹಾಕಿ ಜಾಲಿಯ ಕಂಟಿಯಿಂದ ಅವರನ್ನೆಲ್ಲ ಸವರಿಬಿಟ್ಟು, ಜಾಲಿಯ ಹೊಡೆತ, ಮೇಲೆ ಮುಖ್ಯಗಳು ನಟ್ಟದ್ದರಿಂದ ಉಂಟಾದ ಗಾಯಗಳಿಂದ ಹಾವನೂರಿನವರು ಜರ್ಜರಿತರಾದರು. ದಾದಾ ಕಂಟಿಯನ್ನೆತ್ತಿಕೊಂಡೇ ಹಿಂಬರಿಕೆ ಹೋಗುತ್ತ ತನ್ನ ಜನರನ್ನು ಶೋಗಿಕೊಂಡು.

ದಾದಾನ ಪ್ರಸಂಗಾವಧಾನದಿಂದ ಉಂಟಾದ ಮಾನ ಉಳಿಯಿತೆಂದು ಪಾದಳ್ಯಿಯ ಬೇಟೆಗಾರರು ಅವನನ್ನು ತಟ್ಟಿಕೊಂಡರು. ಬೇಟೆಯನ್ನು ಹೊತ್ತುಕೊಂಡು ಉಂಟಾದ ಸೇರಿದಾಗ ರಾತ್ರಿ ಎರಡು ತಾಸಾಗಿತ್ತು. ದಾದಾನ ಪರಾಕ್ರಮದ ಕತೆ ಉರಲ್ಲೆಲ್ಲ ಹಬ್ಬಿತ್ತು. ಮರದಲ್ಲಿ ಅಂದು ರಾತ್ರಿ ವಾಡಿಕೆಯಿಂತೆ ಜನರು ಶೋಗಿದಾಗ ದಾದಾನ ಪರಾಕ್ರಮವೇ ಅವರ ಹರಟಿಯ ವಿಷಯವಾಗಿತ್ತು. ತಳವಾರ ಮಲ್ಲ ಕೌಶಿಕದಿಂದ ನಡೆದ ಕತೆಯನ್ನೆಲ್ಲ ವಿವರಿಸಿ ಹೇಳುತ್ತೆ— “ದಾದಾ ಸಾಮಾನ್ಯ ಮುದುಗ ಅಲ್ಲ ತಗೀರಿ” ಎಂದು ಮುಕ್ತಕಂಠದಿಂದ ಹೋಗಳಿದ. “ಎಂಟು ಜನಾ ಹಾವನೂರವರು, ದುತ್ತುನಂತವರು ಬಂದರ ಅಸಗೊಳಳಿಲ್ಲಿರಿ ಅಂವಾ. ಏನು ಹೊಡಿಯಾಣಿರೀ ಅದು. ಈಟೊತ್ತಿಗೆ ಅಂದರ ಅವರೊಳಗೆ ಒಬ್ಬವನರೆ ಸತ್ತಿರಬೇಕು ನೋಡಿ” ಎಂದು ಭವಿಷ್ಯವನ್ನೂ ನುಡಿದ.

ಪಡದಪ್ಪನವರಿಗೆ ಈ ಮಾತು ರುಚಿಸದಿದ್ದರೂ, ಈ ಪ್ರಸಂಗದಲ್ಲಿ ತಮ್ಮ ಕನಸು ನನಸಾಗುವ ಆಸೆ ಅವರಲ್ಲಿ ಫಲಿಸಿತು. ವಿಕಾರವಶರಾಗದೆ ಮಲ್ಲನಿಂದ ಬೇಟೆಯ ಎಲ್ಲ ವಿವರಗಳನ್ನೂ ಕೇಳಿಕೊಂಡರು. ತಮ್ಮ ಯಾವ ಅಭಿಪ್ರಾಯವನ್ನೂ ಅವರಾಗಿ ವ್ಯಕ್ತಮಾಡಲಿಲ್ಲ. ಮರುದಿನ ಬೆಳಕು ಹರಿಯುತ್ತಲೇ ಕುದುರೆ ಹತ್ತಿ ಅವರ ಸವಾರಿ ಹಾವನೂರಿಗೆ ಹೋಯಿತು. ಅಲ್ಲಿಯ ಪ್ರಮುಖರನ್ನು ಪ್ರತ್ಯೇಕವಾಗಿ ಭೇಟೆಯಾಗಿ, ದಾದಾನ ಮೇಲೆ ಘೋಜದಾರರ ಕಡೆಗೆ ಫಿರ್ಬಾದಿ ಮಾಡಲು ಪ್ರೇರೆಪಿಸಿ ಬಂದರು.

ತಿರುಗಿ ಪಾದಳ್ಯಿಗೆ ನಡೆದಾಗ ಪಡದಪ್ಪನವರು ಹಸನ್ನುಖಿರಾಗಿದ್ದರು. ಘೋಜದಾರ ಘಕರ್ದಿನನಿಗೆ ದಾದಾನಿಂದ ಅವಮಾನದ ಸೇಡು ತೀರಿಸಿಕೊಳ್ಳಲು ಬಂದು ಸಂಧಿಯನ್ನೂದಗಿಸಿ ಕೊಟ್ಟರೆ, ದಾದಾ ಕನಸಿನಲ್ಲಿಯೂ ಪಾದಳ್ಯಿಯನ್ನು

ಕಾಣಲಾರನೆಂದು ಅವರ ವಿಚಾರ. ದಾದಾ ಒಮ್ಮೆ ಜೀಲು ಕಂಡರೆ ತಾವು ಪಾದಳ್ಯಿಯಲ್ಲಿ ನಿಭರ್ಯಾಯವಾಗಿ ವರ್ತೀಸಬಹುದೆಂದು ಅವರ ಗುಪ್ತ ಅಸೆ, ಇದೇ ಎಣಕೆಯಲ್ಲಿ ಉರು ಸೇರಿದಾಗ ಆಗಲೇ ಮಧ್ಯಾಹ್ನವಾಗಿತ್ತು.

ಯಾತವಂತರಾಯರಿಂದ, ಅಜರಾಣಿಯಲ್ಲಿ ಕಾಲರಾ ಕಡಿಮೆಯಾದ ಸುದ್ದಿ ಬಂದ ಹೋರತು, ದಾದಾ ಹೋಗಬಾರದೆಂದು ಬಾಳಾಚಾರ್ಯರು ತಿಳಿಸಿದ್ದು. ಹೋಳಿಹುಣ್ಣಿಮೆಯಾಗಿ ಎಂಟುದಿನಗಳಾದ ಮೇಲೆ ಅಜರಾಣಿಯಲ್ಲಿ ಮಾರಿಕಾಬೇನೆ ತಣ್ಣಾಗಿರುವ ಸುದ್ದಿ ಬಂತು. ಮರುದಿನವೇ ದಾದಾ ಅಜರಾಣಿಗೆ ಹೋಗಬೇಕು. ಆದರೆ ರಾತ್ರಿಯೇ ಪಾದಳ್ಯಗೆ ಹವಾಲ್ಯಾರ ಜಮಾಲಸಾಬರ ಆಗಮನವಾಯಿತು. ದಾದಾನನ್ನು ಹಿಡಿಯಲು ಅವರು ವಾರಂಟು ತಂದಿದ್ದರು. ಚಾವಡಿಗೆ ಬಂದಮೇಲೆ “ದಾದಾ ಉರಲ್ಲಿದ್ದಾನೆಯೇ?” ಎಂದು ಅವರು ಕೇಳುವ ರೀತಿಯ ಮೇಲಿಂದಲೇ ವಾಲಿಕಾರ ಮಲ್ಲನಿಗೆ ಸಂಶಯ ಬಂದಿತು. “ಯಾಕರಿ ಒಳೇ ದಾದಾನ್ನು ಕೇಳಾಕ ಹತ್ತೀರಿ?” ಎಂದು ಕೇಳಿದ. “ಅವಾ ಎಲ್ಲದಾನ ಹೇಳು ಇಲ್ಲದಿರಕ ಅವನ ಮನಿ ತೋರಿಸು. ಇಲ್ಲದ ಕಾರಬಾರ ಮಾಡಬ್ಬಾಡ” ಎಂದು ಹವಾಲ್ಯಾರರು ಅವನನ್ನು ಜಬರಿಸಿದರು.

ವಾಲಿಕಾರ ಮಲ್ಲಪ್ಪ ಶಂಕರಪ್ಪಗೌಡರ ಆಪ್ತಸೇವಕನಾಗಿದ್ದು. ದಾದಾನ ಮೇಲೆ ಹಾವನೂರವರು ಭಿಯಾದಿ ಮಾಡಿದ್ದ ಸುದ್ದಿ ಅವನ ಶಿವಗೂ ಬಿದ್ದಿತು. ಹವಾಲ್ಯಾರರಿಗೆ ಚಾವಡಿಯಲ್ಲಿಯೇ ಶೂಡಲು ಹೇಳಿ, ದಾದಾನನ್ನು ಮುಡುಕುವ ನೇವಮಾಡಿಕೊಂಡು ಮಲ್ಲ ಹೋರಟ. ಆದರೆ ಅವನು ಬಂದದ್ದು ಬಾಳಾಚಾರ್ಯರ ಮನೆಗೆ. ಅವರಿಗೆ ಎಲ್ಲ ವಿಷಯವನ್ನು ತಿಳಿಸಿದ. “ಏನು ಬೇಕಾಯ್ದು ಮಾಡು, ಆದರ ದಾದಾ ಪೋಲೀಸರ ಕೈಗೆ ಸಿಗಬಾರದು ನೋಡು” ಎಂದು ಅವರು ಸೂಚಿಸಿದರು.

ಮಲ್ಲಪ್ಪ ಅಲ್ಲಿಂದ ಪಾರ್ವತೀಪ್ಪನ ಮನೆಗೆ ಬಂದು ಅವಳಿಗೂ ಈ ಸುದ್ದಿ ತಿಳಿಸಿದ. ಪಾರ್ವತೀಪ್ಪನಿಗೆ ಇದನ್ನು ಕೇಳಿ ಸಂಕಟವಾಯಿತು. ಹೆದರಿಕೆಯೂ ಬಂತು. ಗೌಡರು ತೀರಿಕೊಂಡ ಮೇಲೆ ದಾದಾ ಈ ಮನೆಯನ್ನು ಹಗಲು ರಾತ್ರಿ ಕಾಯ್ದುಕೊಂಡು ಬಂದಿದ್ದು. ಅಂಥವನ ಮೇಲೆ ಈ ಸಂಕಟ ಬರಬೇಕೇ? ಪಾರ್ವತೀಪ್ಪ ಅವಡುಗಜ್ಜಿ “ಉರು ಕಾಯೋ ಮುಡುಗನ್ನು ಕಣ್ಣಿರಿ ಮಾಡಲಾಕ ಹಂಚಿಕೆ ಹಾಕಾವ್ಯ ಮಡಸಗೋಳು” ಎಂದು ತನಗಾದವರನ್ನೆಲ್ಲ ಶಪಿಸಿದಳು. ಆಮೇಲೆ ಸ್ವಲ್ಪ ಹೊತ್ತು ಬಿಟ್ಟು “ದಾದಾ ಅಲ್ಲಿ ಮಾಳಿಗಮ್ಯಾಗ ಮಲಗಿದ್ದಾನು ನೋಡು ಮಲ್ಲಪ್ಪ. ಅವನು ಕರಕೊಂಡು ಬಾ, ಮನ್ಯಾಕೆ ಕುಂದರಂತ ಹೇಳು.

ಅನಕಾತ ಹೊರಗ ಹೋಗೂದು ಭ್ಯಾಡ್” ಎಂದು ದಾದಾನನ್ನು ಮುಚ್ಚಿದುವ ಉಪಾಯವನ್ನೂ ಸೂಚಿಸಿದಳು. ಏನಾದರಾಗಲಿ ದಾದಾ ಜೇಲು ಕಾಣುವ ಪ್ರಸಂಗ ಬರದಿರಲಿ ಶಿವನೇ ಎಂದು ಪ್ರಾರ್ಥನೆಯನ್ನೂ ಸಲ್ಲಿಸಿದಳು.

೨೦

ಪಾರ್ವತೀವ್ವನ ಪ್ರಾರ್ಥನೆ ಘಲಿಸಿತು. ದಾದಾನ ಮನೆ, ಗರಡಿ ಮನೆ, ಗೌಡರ ಮನೆ, ಎಲ್ಲಿ ಶೋಧಮಾಡಿದರೂ ಹವಾಲ್ಲಾರರಿಗೆ ದಾದಾನ ಪತ್ತೆ ಹತ್ತಲಿಲ್ಲ. ಪಾರ್ವತೀವ್ವ ದಾದಾನನ್ನು ಅಡಿಗೆಮನೆಯಲ್ಲಿ ಮುಚ್ಚಿದಬಹುದೆಂಬ ಸಂಶಯ ಪಡೆದಪ್ಪನವರಿಗೂ ಬರಲಿಲ್ಲ. ಹವಾಲ್ಲಾರರು ಉರಲ್ಲಿ ಬಂದ ಸುದ್ದಿ ಹತ್ತಿ ದಾದಾ ತಲೆತಟ್ಟಿಸಿಕೊಂಡು ಓಡಿಹೋಗಿರಬಹುದೆಂಬ ನಿಷಾಯವೇ ಕೂನೆಯದಾಯಿತು. ಹೋಳಿಹುಣ್ಣಿಮೆಯಾಡೊಡನೆ ದಾದಾ ಅಜರಾಣಿಗೆ ಹೋಗುವವನಿದ್ದ ಸಂಗತಿಯನ್ನು ಯಶವಂತರಾಯರ ಆಳಿನಿಂದ ಕೇಳಿ ತಿಳಿದ ಬಾಪ್ರಾಸಾಹೇಬ, ಹೇಳಿದ ಕೂಡಲೇ, ಆ ವಿಚಾರ ಮತ್ತುಷ್ಟು ಸ್ಥಿರವಾಯಿತು. ಹವಾಲ್ಲಾರರಿಗೆ ದಾದಾ ಸಿಕ್ಕರೆ ಕೈಬೆಳ್ಳುಗಾಗಬಹುದೆಂಬ ಭರವಸೆಯಿದ್ದದ್ದರಿಂದ ಅವರು ಕೂಡಲೇ ಅಜರಾಣಿಗೇ ಪ್ರಯಾಣ ಬೆಳೆಸಿದರು.

ಹವಾಲ್ಲಾರರು ಅಜರಾಣಿನ್ನು ಮುಟ್ಟಿದಾಗ ಇನ್ನೂ ನಸುಕು ಹರಿದಿರಲಿಲ್ಲ. ಅವರು ನೇರವಾಗಿ ಪೋಲೀಸ ಪಾಟೀಲ ಯಶವಂತರಾಯರ ಮನೆಗೇ ಬಂದರು. ಯಶವಂತರಾಯರು ಪ್ರಾತ್ರೋಧಿಗಳನ್ನು ತೀರಿಸಲು ಹೊರಗೆ ಹೋದವರು ಇನ್ನೂ ಬಂದಿರಲಿಲ್ಲ. ಹವಾಲ್ಲಾರರು ಬಂದೊಡನೆ ಮನೆಯವರೆಲ್ಲ ಗಾಬರಿಯಾದರೂ, ಹವಾಲ್ಲಾರರ ದರ್ಜಕ್ಕೆ ಹೆದರಿ ಸುಮ್ಮನಿದ್ದರು. ತನ್ನೂಂದಿಗೆ ಬಂದ ಪೋಲೀಸ ಸಿಪಾಯಿಗಳನ್ನು ಅತ್ಯ ಇತ್ತ ಶೋಧಕ್ಕೆ ಕಳಿಸಿ ಹವಾಲ್ಲಾರರು ಗೌಡರ ದಾರಿಕಾಯತೋಡಿದರು.

ಯಶವಂತರಾಯರು ಬಂದನಂತರ ಅವರಿಗೆ ದಾದಾನ ಮೇಲೆ ವಾರೆಂಟು ಇರುವ ಸುದ್ದಿ ತಿಳಿಯಿತು.

“ಆದರ ಅಂವಾ ಏನು ಈಚೀಕಡಸೆ ಬಂದಿಲ್ಲ ಬಿಜ್ತಿ” ಎಂದು ಅವರು ಮಾತು ಪ್ರಾರಂಭಿಸುತ್ತಿಂದೇ ಹವಾಲ್ಲಾರರು, “ಅಂವಾ ಇಲ್ಲಿಗೆ ಬಂದ ಸುದ್ದಿ ಹತ್ತೆಯಿಂದಿಂದ ಗೌಡರ! ಅವನ್ನ ಪಾರ ಮಾಡಾಕ ಸುಳ್ಳ ಹೇಳಿದರ ನಡಿಯಾಕಿಲ್ಲ” ಎಂದು ಎಲ್ಲ ಗೊತ್ತಿದ್ದವರಂತೆ ಗಹಗಹಿಸುತ್ತಿಂದೇ ಹೇಳಿದರು.

“ನಿಮಗೆ ಹೇಳಿದವರ ಸುಳ್ಳ ಹೇಳಾರು. ಅಂವಾ ಇಲ್ಲಿ ಬಂದೇ ಇಲ್ಲ. ಅಂವಾ ಬಂದದ್ದ ಕರೆ ಅದರ ಅಂವನ್ನ ಹಿಡಿದುಕೊಡೊದು ನನ್ನ ಪಾಟೀಲಕೆ ಜವಾಭ್ಯಾರೀನ ಇತ್ತಲ್ಲ!” ಎಂದು ಸರಳವಾಗಿ ಯಶವಂತರಾಯರು ಹೇಳಿದರೂ, ತಮ್ಮ ಮಾತಿನ ಮೇಲೆ ಹವಾಲ್ಲಾರರ ವಿಶ್ವಾಸ ಕೂಡದ್ದನ್ನ ನೋಡಿ “ಇಗೂ ನಾ ಅಂವನ್ನ ಮನ್ಯಾಗ ಮುಚ್ಚಿಟಗೊಂಡು ಸುಳ್ಳ ಹೇಳತೀನಿ ಅಂತ ಸಂಶೇ ಇದ್ದರ ನನ್ನ ಮನ್ಯಾಗ ಬೇಕಾದಲ್ಲೇ ಹುಡುಕಬಹುದು. ಬೇಕಾರ ನಿಮಗೆ ಸತೇ ಬಂದ ಮನ್ಯಾಗ ಹುಡುಕರಿ” ಎಂದು ಯಶವಂತರಾಯರು ಸ್ವಲ್ಪ ಸಿಟ್ಟಿನಿಂದಲೇ ನುಡಿದರು.

“ಸ್ವಲ್ಪ ತಡೀರ ಗೌಡರ, ಸಂಶೇ ಬಂದ ಮನಿಗೋಳ ಯಾದಿ ಕೈಯಾಗ ಬರಲಿ ತಪಾಸಣೆ ಮಾಡೊಣಂತ. ನಾವು ಬ್ರಿಟಿಷ್ ಹಂಡ್ರೇ ಪೋಲೀಸರು. ನಿಮ್ಮ ಸಂಸ್ಥಾನೀ ಪೋಲೀಸರ ಹಾಂಗ ಹುಂಬಗುತೀಗೆ ವ್ಯವಹಾರ ಅಲ್ಲ. ಎಲ್ಲಾ ಕಾಂಪುದೇಶೀರ ಕೆಲಸ ಆಗಬೇಕು” ಎಂದು ಹವಾಲ್ಲಾರರು ಜಂಭಕ್ಕೊಳ್ಳಬೇಕುವದನ್ನೂ ಬಿಡಲಿಲ್ಲ.

ಅಷ್ಟರಲ್ಲಿ ಲಿಂಗಪ್ಪನ ತಂಡೆಯಾದ ಶಂಕರಪ್ಪನ ಮನೆಗೆ ಹೋದ ಪೋಲೀಸ ಸಿಪಾಯಿ ಬಂದು ಹವಾಲ್ಲಾರರಿಗೆ ಮುಜುರೆ ಹೋಡೆದ. ಹವಾಲ್ಲಾರರು ಎದ್ದು ಅವನ ಹತ್ತಿರ ಹೋದರು. ಕಿವಿಯಲ್ಲಿ ಅವನು ಏನೇನೋ ಹೇಳಿದ್ದ ಕೇಳಿದರು. ಮುಗುಳುಗನೆಯಿಂದ ಅವರ ಮುಖ ಅರಳಿತು. ಯಶವಂತರಾಯರ ಕಡೆಗೆ ತಿರುಗಿ, “ಗೌಡರ ವಾರಂಟಿದ್ದ ಜನರು ತಲಿ ತಪ್ಪಿಸಿ ಅಡ್ಡಾಡೊದು ಸೂಳೀರ ಮನ್ಯಾಗ ಅನ್ಯಾದು ನಮ್ಮ ಅನುಭವ ಇತಿ. ನಿಮೂರಾಗ ಸೂಳ್ಯಾರ ಮನಿ ತಪಾಸ ಮಾಡಬೇಕ್ಕಲ್ಲ” ಎಂದರು.

“ಈ ಉರಾಗ ಹೊಲಿಗೇರ್ಯಾಗ ಚಂದ್ರಿ ಅಂತ ಒಬ್ಬಾಕ್ಕಿ ದೇವದಾಸಿ ಅದಾಳ. ಮಾದಿಗೇರಾಗ ಇನ್ನೊಬ್ಬಾಕ್ಕಿ ಅದಾಳ. ನಿಮಗ ಯಾರ ಮನಿ ತಪಾಸ ಮಾಡುಕ್ಕೆ ತಿಳಿಸಿದರೆ ಅತ್ಯಾಗ ಹೋಗೊನು” ಎಂದು ಯಶವಂತರಾಯರು ಉತ್ತರವಿತ್ತರು. ಒಳಗಿಂದೊಳಗೇ ಅವರಿಗೆ ಸಂಕಟವಾಗುತ್ತಿದ್ದರೂ ಅದನ್ನು ಹೋರಬೇಕಿಲ್ಲ.

ಹವಾಲ್ಲಾರರು ಗೌಡರ ಈ ಮಾತಿಗೆ ಉತ್ತರವನ್ನೇನೂ ಕೊಡಲಿಲ್ಲ. ಇಬ್ಬರೂ ಚಾವಡಿಗೇನೋ ಹೋದರು. ಅಲ್ಲಿಂದ ಶಂಕರಪ್ಪನ ಮನೆಯ ಶಫುಮಗನನ್ನು ಮುಂದೆ ಮಾಡಿಕೊಂಡು, ಹವಾಲ್ಲಾರರು ಹೊಲಗೇರಿಯತ್ತ ಹೋರಬೇಕಾಗಿ ಗೌಡರು ತಮ್ಮ ಸಂಗಡ ಬರುವದು ಅಗತ್ಯವಿಲ್ಲವೆಂದು ಹೇಳಿದ್ದರಿಂದ ಯಶವಂತರಾಯರು ಚಾವಡಿಯಲ್ಲೇ ಉಳಿದರು.

ಅದೇ ಬೆಳಗಾಗಿತ್ತು. ಹೊಲೆಗೇರಿಯಲ್ಲಿ ಹೊಲೆಯರು ಆಗಲೇ ಎದ್ದು ಓಡಿಗೇ ಕಸಗುಡಿಸುವದರಲ್ಲಿ ತೊಡಗಿದ್ದರು. ಅದರಿಂದೆದ್ದ ಧೂಳಿಯಿಂದ ಮುಂದಿನ ಜೀವಿಯಲ್ಲಿ ಓಡಾಡುವ ಜನರು ಕಾಣಿದಂತಾಗಿದ್ದರು. ಹವಾಲ್ಕಾರರ ಅಧಿಕಾರೀ ಮನಸ್ಸಿಗೆ ಈ ಧೂಳಿಯಿಂದ ಸಿಟ್ಟು ಬಂತೇನೋ, ಕಸಗುಡಿಸುವ ಒಬ್ಬ ಹೊಲೆಯನಿಗೆ, “ಏ ಕತ್ತೇ ನಿಲ್ಲು. ನಮ್ಮ ಮ್ಯಾಗ ಕಸಾ ಹಾಕತಿ ಕಾಣಿದಲ್ಲ?” ಎಂದು ಗುಡುಗಿದರು.

ಬಗ್ಗಿ ಕಸಗುಡಿಸುತ್ತಿದ್ದ ಹೊಲೆಯರ ಕಂಟ್ಯಾ, ಈ ಮಾತಿಗೆ ತಲೆಯಿತ್ತಿ ನೋಡುತ್ತಾನೆ: ಹವಾಲ್ಕಾರರು, ಪೋಲೀಸರು! ಅವರ ಮಾತಿಗೆ ಉತ್ತರವೀಯುವ ಧೈರ್ಯವಿಲ್ಲದೆ ಅವನು ಹೆದರಿ ಓಡಿ ಮನೆಸೇರಿದ. ದಾರಿ ತೋರಿಸಲು ಬಂದ ಶಂಕರಪ್ಪನ ಆಳು “ಈಗ ಓಡಿ ಹೋದನಲ್ಲರೇ, ಅವನ ಚಂದ್ರೀ ತಮ್ಮ ಕಂಟ್ಯಾ. ಅಂವಾ ಓಡಿ ಹೋದದ್ದು ಚಂದ್ರೀ ಮನಿರಿ. ಪಾದಳ್ಳಿ ಇಸಮು ಇರೂದು ಅದ ಮನ್ಯಾಗ್” ಎಂದು ಸಂಚೋಧನದ ತನ್ನ ಕರ್ತವ್ಯವನ್ನು ಪೂರ್ಣಸಿದ.

ಕಂಟ್ಯಾ ಹೆದರಿ ಮನೆಯೊಳಗೆ ಓಡಿ ಹೋದದ್ದರಿಂದ ಹವಾಲ್ಕಾರರಿಗೆ ಶಂಕರಪ್ಪ ಹೊಟ್ಟಿ ಮಾಹಿತಿ ಸತ್ಯವಾದದ್ದೆಂದನಿಸಿತು. ಬೇಟೆ ಕ್ಯೆಗೆಸಿಕ್ಕು ಸಂತೋಷಪೂರ್ವ ಆಗತೊಡಗಿತು. ಆದರೆ ಒಳಗೋಡಿದ ಕಂಟ್ಯಾ ಏನಾದರೂ ಕುತ್ತಂತ್ರ ಮಾಡಬಹುದಲ್ಲ! ಆದ್ದರಿಂದ ತಮ್ಮೊಂದಿಗಿದ್ದ ಇಬ್ಬರು ಪೋಲೀಸರಿಗೆ ಮನೆಯ ಹಿಂದಿನ ಬದಿಗೆ ಕಾವಲು ನಿಲ್ಲಹೇಳಿ, ತಾವು ಚಂದ್ರಿಯ ಮನೆ ಬಾಗಿಲಿಗೆ ಬಂದರ.

ಹೊಲೆಗೇರಿಯಲ್ಲಿ ಪೋಲೀಸ ಅಧಿಕಾರಿಗಳು ಬಂದದ್ದನ್ನು ಆಗಲೇ ಕೆಲವರು ನೋಡಿ, ಸುದ್ದಿ ಹಬ್ಬಿಸಿದರು. ಅದರ ಫಲವಾಗಿ ಚಂದ್ರಿಯ ಮನೆಯ ಮುಂದೆ ಹತ್ತೆಂಟು ಜನರು ಕೂಡಿದರು. ಹವಾಲ್ಕಾರರಿಗೆ ಆ ಜನರ ಗುಂಪನ್ನು ನೋಡಿ ಮತ್ತೆ ತಲೆ ಕೆಟ್ಟಿತು. “ಒಂದು ಹೆಚ್ಚೆ ಮುಂದ ಇಟ್ಟರ ನೋಡಿ. ಆರೋಪಿ ಜನರನ್ನ ಪತ್ತೆ ಮಾಡೋ ಸರಕಾರೀ ಕೆಲಸದಾಗ ಹರಕತ್ತ ಮಾಡಿದ ಗುನ್ನೇದ ಮ್ಯಾಗಿಂದ ನಿಮಗೆಲ್ಲಾ ಸಾಲಬೇಡಿ ಹಾಕಸಬೇಕಾದೀತು” ಎಂದು ಜಬರಿಸಿ, “ಏ ಕಂಟ್ಯಾ ಹೊರಗೆ ಬಾ” ಎಂದು ಕೂಗಿದರು.

ಕಂಟ್ಯಾ ನಡುಗುತ್ತಲೇ ಹೊರಗೆ ಬಂದು ಹವಾಲ್ಕಾರರಿಗೆ ಮುಜರೆ ಮಾಡಿದ. ಅವನ ಕಾಲು ನಿಂತಲ್ಲಿ ನಿಲ್ಲಿತರಲ್ಲ. ಮೊದಲೇ ಒಳಗಿ ಸಂಡಿಗೆಯಾಗಿದ್ದ ಮುಖ ಹೆದರಿಕೆಯಿಂದ ಇನ್ನೂ ಸಂಕೋಚ ಹೊಂದಿತ್ತು. ಅವನ ಹಿಂದಿನಿಂದಲೇ ಜಂದ್ರಷ್ಟ ಬಂದು ನಿಂತು ಹವಾಲ್ಕಾರರಿಗೆ ಮುಜರೆ ಮಾಡಿದಳು. ಹವಾಲ್ಕಾರರು

ನೋಡಿದರು. ತಲೆಯ ಮೇಲೆ ಸರಗಿರಲಿಲ್ಲ; ಅಂದೇ ಎರೆದುಕೊಂಡಿದ್ದರಿಂದ ತಲೆಗೂಡಲು ಹೆಗಲಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಮೊಳ್ಳಾಲ ಮೇಲೆ ಎತ್ತಿಕ್ಷಟಿದ ಸೀರೆ; ಸಾದುಗಪ್ಪು ಬಣ್ಣ, ಎಲೆ ಅಡಿಕೆಯಿಂದ ಕೆಂಪಾದ ತುಟಿ! ಹವಾಲ್ಲಾರರ ದುರುದುರು ನೋಡುತ್ತ “ಈಕಿ ಯಾರೋ ಕಂಟ್ಯಾ?” ಎಂದು ತಮ್ಮ ಅಧಿಕಾರವನ್ನುಪಯೋಗಿಸಿ ಕೇಳಿದರು.

ಚಂದ್ರಿಗೆ ಆ ಮಾತಿನ ಅರ್ಥವಾಯಿತು. ಅವರ ನೋಟದಿಂದಲೇ ಅವರ ನೀರೆಷ್ಟು ಎಂಬುದರ ಅಂದಾಜು ಅವಳಿಗಾಗಿರಬೇಕು. ಅಂತಲೇ ಹವಾಲ್ಲಾರರ ಪ್ರಶ್ನೆ ತನಗೇ ಎಂಬಂತೆ, “ದ್ಯಾವರೂ ಇಂವಾ ನಮ್ಮ ತಮ್ಮ ಕಂಟ್ಯಾರೀ. ತಿಳೀದ ಯಾವದಾರ ತಪ್ಪ ಮಾಡಿದ್ದರ ಹೊಟ್ಟಾಗ ಹಾಕೊಂಬಿ” ಎಂದು ತನ್ನ ನಡಿಗೆಯೇ ಒಂದು ದಾಸರಾಡ ಭಂಗಿಯಿಂಬಂತೆ ಕ್ಯಾಮುಗಿದು ಹೊರಗೆ ಬಂದಳು.

“ತಿಳೀದ ತಪ್ಪ ಮಾಡವನ ಈ ಕಂಟ್ಯಾ! ಪಾದಳ್ಳೇ ಆರೋಪಿನ್ನು ಒಳಗಿಟಿಕೊಂಡು, ಮತ್ತೆ ನಾವು ಬರಾಣಾ ಗಸಗ್ಗನ್ ಒಳಗ, ಜಿಗೂತಾನು!” ಹವಾಲ್ಲಾರರಿಗು ಸ್ವಲ್ಪ ಆಟ ಬೇಕಾಗಿತ್ತೇನೋ, ಸಲೀಲವಾಗಿಯೇ ನುಡಿದರು.

ಚಂದ್ರವ್ವ ಟೊಂಕದಿಂದ ತಂಬಾಕಿನ ಚಂಚಿಯನ್ನು ಬಿಜ್ಜಿದಳು. ಸಾವಕಾಶವಾಗಿ ಅದನ್ನು ಬಿಚ್ಚುತ್ತ “ಇ ಶಿವನ! ಪಾದಳ್ಳೇ ಆರೋಪಿ ಬೇಕಾಗೇತೇ ನಿಮಗ? ಯಾರ ಬ್ಯಾಡಂತಾರೀ ಸರದಾರ! ಕುಶಾಲ ಕರಕೊಂಡು ಹೋಗರಿ. ಆ ಆರೋಪಿ ತಂದಾಕಿ ನಾ; ಮನ್ಯಾಕೆ ಇಟಗೊಂಬಾಕಿ ನಾ. ಅದಕ್ಕೇನು ಗೊತ್ತಾದೀತರಿ ಇದೆಲ್ಲ! ಅದರ ಮಾರಿ ನೋಡಿದರ ನಿಮಗರ ತಿಳಿಬಾರದು?” ಎಂದು ಸಾಭಿನಯವಾಗಿ ನುಡಿದಳು. ಈ ಮಾತಾಡುವಾಗಿನ ಅವಳ ಚಂಚಿಲೆ ತಲೆಕೆಡುವಂತಿತ್ತು. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಕ್ಯೆ ಕಣ್ಣು, ಬಾಯಿ ಎಲ್ಲ ಮಾತಿನ ಲಯಕ್ಕೆ ಕುಣಿಯುವಂತಿದ್ದವು. ಇಷ್ಟು ಹೇಳಿ ಒಂದು ಮುಗುಳು ನಗೆಯನ್ನು ಬೀರಿ, ಅಡಿಕೆಯ ಒಂದು ಹೋಳನ್ನು ಬಾಯಲ್ಲಿಸೆದು, ಎಲೆಗೆ ಸುಣ್ಣ ಹಬ್ಬತ್ತ ಹವಾಲ್ಲಾರರ ತೀರ ಸಮೀಪಕ್ಕೆ ಬಂದಳು.

ಹವಾಲ್ಲಾರರ ಮನಸ್ಸು ಆ ಕೊಕ್ಕೆ ಎಲ್ಲವನ್ನೂ ಮರೆತಂತಿತ್ತ. ಆಡಾಡುತ್ತಲೇ ಕ್ಯೆ ಹಿಡಿದ ಕೆಲಸವಾಗಬೇಕೆಂದರೆ! ದಾದಾನಂಧ ತರುಣ ಇಂಥವಳ ಬಲೆಯಲ್ಲಿ ಸಿಗುವದು ಅಪರೂಪವೇನಲ್ಲ! ಹವಾಲ್ಲಾರರ ಕರಗಿದ ಮನಸ್ಸು ಅವರಿಬ್ಬರ ಕತೆಯ ಅಧ್ಯಭರಮ್ಮತೆಯನ್ನೂ ಕೆದಕಿ ನೋಡುವಂತಿತ್ತ. ಆರೋಪಿಗೆ ಆಶ್ರಯ ಕೊಟ್ಟವಳಿಂದು ಇವಳನ್ನು ಬೆದರಿಸಿ ಎಡತಾಕ ಹಚ್ಚಿದರೆ ಈ ಹಣ್ಣು ಇನ್ನೂ ಸಮೀಪಕ್ಕೆ ಬಂದರೆ ಬರಬಹುದು. ಆರೋಪಿಯನ್ನು ಹಿಡಿದುಕೊಟ್ಟ ಶೈಯಸ್ಸು,

ಬಾಪುಸಾಹೇಬನು ಕೊಡಮಾಡಿರುವ ದುಡ್ಡ, ಕೈಯಳತೆಯಲ್ಲೀ ಕುಣಿಯುವ ಹೆಣ್ಣು ಎಲ್ಲಪೂ ತನ್ನದಾಗಬಹುದು! ಆದರೆ ಅದೆಲ್ಲ ಸಾಧ್ಯವಾಗಬೇಕಾದರೆ ಇನ್ನು ದರ್ಪಣ ತೋರಿಸದಿದ್ದರೆ ಗತಿಯಿಲ್ಲ! ಮನಸ್ಸಿಲ್ಲದೆ ಮಾಡುವದಕ್ಕೆ ಕರ್ತವ್ಯವೆಂದು ಹೆಸರಿಲ್ಲವೇ?

“ಆರೋಪಿನ್ನು ಮನ್ಯಾಗಿಟಕೊಂಡಾಕಿ ಅಂತ, ಧೈಯರ್ದಿಂದ ಹೇಳಿತೀ. ನಾಳೆ ಬೇಡಿ ಹಾಕಿ ಘೋಜುದಾರರ ಮುಂದ ಒಯ್ಯಾಗ ಹೇಳಿಯಂತೆ” ಎಂದು ಹವಾಲ್ಪಾರರು ದರ್ಪಣದಿಂದಲೇ ಹೇಳಿ, ತಡೆಯಲಾರದೆ ತುಂಟನದ ನಗೆ ಬೀರಿದರು.

“ನೋಡೋ ಮಲ್ಲಪ್ಪ ಕಾಕಾ, ಹಾಡಿ ಹೆಣ್ಣಾ ಆಗಾವರ್ತ್ಯ ಮನ್ಯಾಗ ಇಟಗೊಂಡರ, ಪುಟ್ಟೋ ಬರತೇತಿ ಅಂತ ನೀವೆಲ್ಲಾ ಹೇಳಿದಿರಿ. ಈಗ ಹವಾಲ್ಪಾರಸಾಬ ಬೇಡಿ ಹಾಕತೀನಂತಾನ ನೋಡು” ಎಂದು ಜಂದ್ರಪ್ಪ ಕೂಡಿದ ಜನರಲ್ಲಿಯೇ ವಯೋವೃದ್ಧನಾಗಿದ್ದ ಮಲ್ಲಪ್ಪನನ್ನುದ್ದೇಶಿಸಿ ನುಡಿದಳು.

“ಇಲ್ಲಿ ತಂಗಿ, ಅಮಲ ಯಾರ ಕೈಯಾಗ ಏತಿ? ಮನಸ ಬಂದರ ಬೇಡಿನೂ ಹಾಕಾರು. ಇಲ್ಲದಿರಕ ಕೂರಿಗಿ ಹೊಲಾನೂ ಹಚ್ಚಿಕೊಷ್ಟಾರು. ಶಿವನ್ನ ನಂಬಿ ಮನಸ ನಿರಂಬಳಾಗಿಟಗೊಂಡ ನಡದರಾತು” ಎಂದು ಮಲ್ಲಪ್ಪ ಅನುಭವವನ್ನೇ ಅನುಭಾವದ ಶೈಲಿಯಲ್ಲಿ ಹೇಳಿದ.

“ಲೇ ಕಂಟ್ಯಾ ಏನ ನೋಡ್ತೋಲೆ ಮಗನ ಪಾದಲ್ಲಿ ಆರೋಪಿನ್ನು ತಂದು ಹೊರಗ ಹಾಕು” ಹವಾಲ್ಪಾರರು ಆಚ್ಚೆ ಮಾಡಿದರು.

‘ಯಷ್ಟು ಅದೊಂದು ಮತ ಹೇಳಬ್ಯಾಡಿ ದೊಡ್ಡ ಮನೆತನದ ಜನಾ ಅವರು. ನಾ ಹ್ಯಾಂಗ ಮೈಮುಟ್ಟಿ ತರಲಾಕ ಬರತ್ಯೈತಿ ಹೇಳ್ತು’ ಕಂಟ್ಯಾ ಏನಯವೇ ಮೈವೆತ್ತು ಬಂದಂತೆ ನುಡಿದ.

“ಸರದಾರ, ಅಲ್ಲಿಂದಲ್ಲಿ ತನಾ ಆ ಆರೋಪಿನ್ನು ಹುಡುಕಲಾಕ ಅಂತ ಬಂದಿರಿ. ಎಡ್ಡ ಹೆಚ್ಚಿ ಒಳಮಟ್ಟಾ ಬಂದು, ನಿಮಗ ಬೇಕಾದ ಆರೋಪಿನ್ನು ಕರಕೊಂಡಾ ಹೋಗಲಾಸಲ್ಲ? ನಾ ಬ್ಯಾಡಂದರ ಹೇಳ್ತು” ಎಂದು ಜಂದ್ರಪ್ಪ ತೆಂಬಾಕು ಉಗುಳಿ ನುಗಿದಳು.

ಹವಾಲ್ಪಾರಿಗೆ ಈ ಮಾತಿನಲ್ಲಿ ಸವಿಯಾದ ಜೀತಣ ಕಂಡಿತು. ಆದರೂ ತೋರಗೊಡದೆ, “ಯಾಕ, ಆರೋಪಿನ್ನು ಹಿಡಕೊಂಡು ಹೋಗಲಾಕ ಅಂಜತೇನಿ ಅಂತ ತಿಳಿದಿಂ ಏನು. ನಿಮ್ಮನ್ನೆಲ್ಲ ಸಾಲಬೇಡೀ ಹಾಕೊಂಡು ಒಯ್ಯಿತೇನು, ಆಗ ತಿಳಿತ್ಯೈತಿ” ಎಂದು ಜಬರಿಸಿ, ಹವಾಲ್ಪಾರರ ಪೋಲೀಸರ ಸಮೇತ ಜಂದ್ರಪ್ಪನ

ಮನೆಯನ್ನು ಹೊಕ್ಕರು. ಹೊರಗೆ ಕೂಡಿದ ಜನ ಕುತ್ತಾಹಲದಿಂದ ಕಾಯಿತೋಡಿತು.

ಚಂದ್ರವ್ವನ ಮನೆಯೇ ಸಣ್ಣದು. ಇದ್ದ ಎರಡು ಕೋಟೆಗಳಲ್ಲಿ ದಾದಾ ಎಲ್ಲಿಯೂ ಕಾಣಲಿಲ್ಲ. ಹಿತ್ತಲಬಾಗಿಲು ಇರದ್ದರಿಂದ ಹಿಂದಿನಿಂದಲೂ ತಪ್ಪಿಸಿಕೊಂಡು ಓದಿಹೋಗುವಂತಿರಲಿಲ್ಲ. ಎಲ್ಲ ಕಡೆಗೂ ಕಾವಲಿತ್ತು. ಹವಾಲ್ಕಾರರು ಹತಾಶಾದರು. ಅಡುಗೆ ಮನೆಯ ಬಂದುಮೂಲೆಯಲ್ಲಿ ಚಾಪೆಯ ಮೇಲೆ ಒಬ್ಬ ಹೆಣ್ಣುಮಗಳು ನರಭುತ್ತ ಬಿದ್ದಿದ್ದಳು. ಹವಾಲ್ಕಾರರಿಗೆ ಸಿಟ್ಟಿಗೊಂದು ನೇವ ಬೇಕಾಗಿತ್ತು. ಅಂತಲೇ “ಏ ಹುಚ್ಚು ಮುಂಡೆ, ಪಾದಳ್ಳಿ ದಾದಾ ಎಲ್ಲ್ಯಾದಾನ” ಎಂದು ಅವಳನ್ನೇ ಕೇಳಿದರು.

ಅವಳ ನರಭಾಟ ಕಡಿಮೆಯಾಗಿರಲಿಲ್ಲ. ಗಂಡಸಿನ ದನಿ ಕೇಳಿದಾಗಲಂತೂ ಇನ್ನೂ ಹೆಚ್ಚಾಯಿತು. “ಹೊರ್ಯಾಕ ಹೋಗರಿ, ಮದಲ ಹೊರ್ಯಾಕ ಹೋಗರಿ” ಎಂದು ನೋವಿನಿಂದ ಜೀರಿದಳು.

ಹವಾಲ್ಕಾರರ ಹಿಂದಿನಿಂದಲೇ ಬಂದ ಚಂದ್ರವ್ವ ಅವಳ ಹತ್ತಿರ ಬಂದು, “ಯಾಕಬೇ, ನೀನೂ ಇದ ಯಾಳಾಕ ಬ್ಯಾನಿ ತಿನ್ನಾಕ ಹತ್ತಿದ್ದಾ!” ಎಂದು ಹವಾಲ್ಕಾರರ ಕಡೆಗೆ ತಿರುಗಿ, “ಇಗಾ ಸರದಾರ, ಪಾದಳ್ಳಿ ಆರೋಪಿ ಅಂತಿದ್ದರಲ್ಲ, ಇದ ಹೊಮಗಳು. ಬ್ಯಾನಿ ತಿನ್ನಾಕ ಹತ್ತಾಳು. ಹಡದಮ್ಮಾಗ ಕರಕೊಂಡು ಹೋಗತೀರ್ಯೋ, ಈಗ ಒಯ್ತೀರ್ಯೋ ಹೇಳ್ಱೆ” ಎಂದು ಹೇಳಿದಳು.

ಹವಾಲ್ಕಾರರ ಮುಖ ಕಟ್ಟಿಟಿತು. ತಮ್ಮ ಕನಸು ಇಷ್ಟ್ಟು ಬೇಗ ವಿಘ್ರಹಾದಿತೆಂದು ಅವರಿಗೆನಿಸಿರಲಿಲ್ಲ. ಅವರಿಗೆ ಬೇಕಾದದ್ದು ದಾದಾ, ಈ ಹೆಣ್ಣುಮಗಳಲ್ಲ! ಆ ಕ್ಷಣಿದಲ್ಲಿ ಚಂದ್ರವ್ವ ಹೋಗಲಿ, ಇಡೀ ಜಗತ್ತೇ ಅವರ ಪಾಲಿಗ ನೀರಸವೆನಿಸಿತು. ಇನ್ನೂ ಬದುಕುವದರಲ್ಲಿ ನೌಕರಿ ಮಾಡುವುದರಲ್ಲಿ ಅಥವಾ ವಿಲ್ಲವೆಂದನಿಸಿತು. ಏನೂ ಮಾತಾಡದೆ ಹತಾಶಾಗಿ ಹೊರಗೆ ಬಂದರು.

ಅಷ್ಟರಲ್ಲಿ ಹೊಲಗೇರಿಯ ಹಿರಿಯರೆಲ್ಲ ಅಲ್ಲಿ ಕೂಡಿದ್ದರು. ಅವರು ಹವಾಲ್ಕಾರರಿಗೆ ಕ್ಯಾಮುಗಿದು “ದ್ಯಾಪರೂ, ಬಡವರ ತಾಯಿ ತಂದಿ ನೀವ ಅಲ್ಲರೇ. ಯಾರೂ ದಿಕ್ಕಿಲ್ಲದ ಹೊಮಗಳು ಅಡವಿಹೆಣ್ಣಾ ಆಗೂದು ನೋಡಲಾರದ ನಮ್ಮ ಚಂದ್ರವ್ವ ತಂದು ಮನ್ಯಾಗ ಇಡಗೊಂಡಾಳರಿ. ಈಗ ಈ ಹೊಮಗಳು ಹಡದರ, ಬಾಣಾಂತ್ಯಾನದ ಲಿಜ್ಞ ಎಲ್ಲಾ ಆ ಬಡವಿ ಮ್ಯಾಗ ಬೀಳತ್ತೇತರಿ. ನಮ್ಮ ಜಾತಿ ಹೊಮಗಳಾಗಿದ್ದರೆ ಆ ಮಾತು ಬ್ಯಾರೆ. ಆಕಿ ನಿಮ್ಮಂಗ ಉಜ್ಜ ಕುಲದಾಕಿ. ಕುಲ ಕಡಿಸಿದರ ಅಂತ, ಆಕಿ ಗಂಡ, ಅಣ್ಣತಮ್ಮಗೋಳು ಬಂದು

ನಮ್ಮನ್ನ ಕಾಡಬಾರದರೀ. ಅದಕ್ಕೊಂದು ಹಾದೀ ತೋರಿಸಿ ಹೋಗರಿ” ಎಂದು ಹೇಳಿ ಅಡ್ಡಬಿದ್ದರು.

ಹವಾಲ್ಲಾರಿಗೆ ಇದಾವುದೂ ಬೇಕಾಗಿರಲ್ಲಿ. ಇಲ್ಲಿ ನಿಲ್ಲುವುದೂ ಅವರಿಗೆ ಬೇಕಾಗಿರಲ್ಲಿ. ಆದರೆ ಅಡ್ಡಬಿದ್ದವರಿಗೆ ಏನಾದರೂ ಒಂದು ಮಾತು ಹೇಳಬೇಕಲ್ಲ! “ಚಾವಡಿಗೆ ಹೋಗಿ ಯಶವಂತರಾಯರಿಗೆ ಈ ಮಾತು ತಿಳಿಸಿ ಹೇಳಕೋರಿ. ಹೆಣಮಗಳು ಯಾರು, ಎನು, ಎಲ್ಲಾ ವಿಚಾರ ಮಾಡಿ ಅವರೇನು ಹಾದಿ ಹೇಳತಾರೋ ಅದರಂತ ನಡೆರಿ” ಎಂದು ಹೇಳಿದವರೇ ಹವಾಲ್ಲಾರಿ ಅಲ್ಲಿಂದ ಕಾಲು ಕಿತ್ತಿದರು.

ಹವಾಲ್ಲಾರಿಗೆ ತಾವು ಹಾಕಿದ ಹೊಂಚು ವಿಫಲವಾದದ್ದಕ್ಕೆ ಸಾಕಷ್ಟು ನಿರಾಶೆಯಾಗಿದ್ದರೂ ಕೊಡ, ತಾವು ಕಂಡ ಹೊಸ ಸಂಗತಿಗಳು ಏನೇನೋ ಆಸೆಗಳನ್ನು ಕೆರಳಿಸಿದ್ದವು. ದಾದಾ ಕ್ಯಾಗೆ ದೊರೆತಿದ್ದರೆ, ಅವನನ್ನು ಮುಚ್ಚಿಟ್ಟ ಆರೋಪದ ಮೇಲೆ ಚಂದ್ರವ್ವನನ್ನು ತಮ್ಮ ಬಲೆಯಲ್ಲಿ ಕೆಡವಬಹುದಿತ್ತು. ಹೋಗಲಿ. ಆದರೆ ಚಂದ್ರವ್ವನ ಮನೆಯಲ್ಲಿ ಬೇನೆ ತಿನ್ನುತ್ತ ಮಲಗಿದ ಹೆಣ್ಣುಮಗಳಾಗಿರಬೇಕು? ಪಾದಳ್ಳಗೂ ಅವನ ಜರ್ಲೀಗೂ ಸೂಕ್ತ ಸಂಬಂಧ ಬೇರೆ ಇದೆ. ಹವಾಲ್ಲಾರಿಗೆ ಈ ಸತ್ಯವನ್ನು ಬಯಲಿಗೆಳೆಯುವ ಆಸೆಯುಂಟಾದ್ದರಿಂದ ಅಲ್ಲಿಂದ ಶಂಕರಪ್ಪನ ಮನೆಗೇ ಬಂದರು.

ಚಂದ್ರವ್ವನ ಮನೆಯಲ್ಲಿ ಈಗ ಬೇನೆ ತಿನ್ನುವ ಹೆಣ್ಣುಮಗಳು ಯಾರು? ಇದೇ ಹವಾಲ್ಲಾರರ ಮುಖ್ಯಪ್ರಶ್ನೆಯಾಗಿತ್ತು. ಶಂಕರಪ್ಪ ತನಗೆ ಗೊತ್ತಿದ್ರವ್ವನ್ನು ಹೇಳಿದ. ಆದ ಸಂಗತಿ ಇಷ್ಟು; ಮೊನ್ನಿನ ದಿನ ಚಂದ್ರವ್ವ ಸಂತೆಗೆ ಹೋಗಿದ್ದಜಂತೆ. ತಿರುಗಿ ಬರುವಾಗ ಸಂಜಯಾಗಿತ್ತು. ಆಗ ಈ ಹೆಣ್ಣುಮಗಳನ್ನು ದಾರಿಯಲ್ಲಿ ಕಂಡಳು. ತುಂಬಿದ ಬಸಿರಾದ ಹೆಣ್ಣುಮಗಳನ್ನು ಕಂಡು ಚಂದ್ರವ್ವನೂ ಎಲ್ಲ ವಿವರಗಳನ್ನು ಕೇಳಿಕೊಂಡಳು. ಹೆಣ್ಣುಮಗಳು ಪಾದಳ್ಳಿಯವಲು. ಅವಳ ಗಂಡ ಅವಳನ್ನು ಯಾರದೋ ಮನೆಯಲ್ಲಿ ಬಿಟ್ಟುಹೋಗಿದ್ದನಂತೆ. ಈಗ ದಿಕ್ಕಿಲ್ಲದವಲು. ಚಂದ್ರವ್ವನ ಮನಸ್ಸು ಕರಗಿ ಅವಳನ್ನು ತನ್ನ ಮನೆಯಲ್ಲಿ ತಂದಿಟ್ಟುಕೊಂಡಿದ್ದಾಳೆ. ಇಷ್ಟೇಲ್ಲ ವಿವರಗಳೂ ಶಂಕರಪ್ಪನಿಗೆ ಆಮೇಲೆ ಗೊತ್ತಾದದ್ದು.

ಹವಾಲ್ಲಾರರ ಉಹೆ ಈ ಕತೆಯನ್ನು ಕೇಳಿ, ಬೇರೊಂದು ಕತೆಯನ್ನೋ ಹೆಣೆಯ ಶೋಡಗಿತು. ಪಡೆದಯನವರನ್ನು ಹೆದರಿಸಿ, ಮೊಡೆದು ತನ್ನ ಬಸಿರಾದ ತಂಗಿಯನ್ನು ದಾದಾ ಮರದಲ್ಲಿಟ್ಟುಹೋದ ವಿಷಯ ಅವನಿಗೆ ಘೋಜದಾರರಿಂದ ತಿಳಿದಿತ್ತು. ಈ ಹೆಣ್ಣುಮಗಳು ದಾದಾನ ತಂಗಿ ಇರಬಹುದೇ ಎಂಬ ಸಂಶಯ

ಅವರಿಗೆ ಬರದೆ ಹೋಗಲಿಲ್ಲ. ಆದ್ದರಿಂದ ದಾದಾನ ತಂಗಿ ಪಡದಯ್ಯನವರ ಮತದಲ್ಲಿ ಇನ್ನೂ ಇರುವಳೇ ಎಂದು ಶಂಕರಪ್ಪನನ್ನು ಕೇಳಿದರು. ಇಲ್ಲವೆಂದು ಉತ್ತರ ಬಂದಾಗ ಅವರ ಸಂಶಯ ಇನ್ನೂ ಸ್ಥಿರವಾಯಿತು.

ಹವಾಲ್ಕಾರರು ಅಲ್ಲಿಂದ ಚಾವಡಿಗೆ ಬಂದರು ಅಲ್ಲಿ ಹೊಲೆಯರ ಮಲ್ಲಪ್ಪ ಹಾಗೂ ಇನ್ನಿತರ ಹಿರಿಯರು ಕಾಯುತ್ತಿದ್ದರು. ಹವಾಲ್ಕಾರರು ಬಂದೊಡನೆ ಅವರಿಗೆ ಮುಜರೆ ಮಾಡಿ, “ದ್ಯುವರೂ ನೀವು ಹೇಳಿದಂಗ ಆ ಹೊಮಗಳ ಬಗ್ಗೆ ಗೌಡರಿಗೆ ವರದಿ ಕೊಟ್ಟು ಬಂದಿವಿರಿ. ಅವರು ಬಂದಕ್ಕಾಸ ಆಕಿನ್ನ ತಮ್ಮ ಮನಿಗೆ ಕರಕೊಂಡು ಹೋಗ್ಯಾರ್ಥಿ; ಆಕಿ, ಗೌಡರಿಗೆ ಕಳಬಳ್ಳಿ ಬಳಗಿನಾಯಾಕೆ ಅಂತ ಹೇಳಿದರರೀ. ಜಂದ್ರಪ್ಪಗ್ಗ, ಹರೀದಂತಾ ಉಡಗೋರಿ ಮಾಡುವಂತಾ ದಗದಾ ಮಾಡಿದಿ ಅಂತ ಶಿಪಾರಸ ಮಾಡದರರೀ ಗೌಡರು” ಎಂದು ಮಲ್ಲಪ್ಪ ಎಲ್ಲವನ್ನೂ ಬಿನ್ನವಿಸಿದ.

ಹ'ವಾಲ್ಕಾರರಿಗೆ ಇನ್ನು ಸೆಂಶೆಂಪುವೇ ಉಳಿಂಪುಲಿಲ್ಲ. ಯಶವಂತರಾಯರೊಬ್ಬರನ್ನು ಕಂಡು ಖಾತ್ರಿ ಮಾಡಿಕೊಂಡರಾಯಿತೆಂದು ಅವರ ಮನಿಗೆ ಬಂದರು. ಯಶವಂತರಾಯರು ಸಂಪೂರ್ಣ ಸಂತೋಷದಿಂದ, “ನೀವು ಬಂದವ್ಯಾಳ್ಯ ಭಲೋ ಇತ್ತು. ದಾದಾ ಈ ಉರಿಗೆ ಬರದಿದ್ದರೂ ಅವನ ತಂಗಿ ಬಂದದ್ದು ಪತ್ತೆ ಹಚ್ಚಿ ಕೊಟ್ಟಿರಿ. ಆಕ ಸುಖಿರೂಪದಿಂದ ಇಲ್ಲೇ ಗಂಡು ಹಡದಾಳ” ಎಂದು ತಿಳಿಸಿದರು.

ಹವಾಲ್ಕಾರರೇನು ಈ ಸುದ್ದಿ ಕೇಳಿ ಸಕ್ಕರೆ ಹಂಚಬೇಕಾಗಿರಲಿಲ್ಲ. ಆದರೆ ಅವರ ಕುಶಾಹಲ ಇನ್ನೂ ಮುಂದೋಡಿತು. ದಾದಾನ ತಂಗಿ ಅವಿವಾಹಿತಳಿರುವ ಸಂಗತಿ ಅವರಿಗೆ ಗೊತ್ತಿತ್ತು. ಅಂದಮೇಲೆ ಜನನ ರಿಜಿಸ್ಟ್ರಾರ್ ಕೂಸಿನ ತಂದೆಯ ಹೆಸರು ಏನೆಂದು ಹಚ್ಚಬೇಕು? ಸುತ್ತುಸುತ್ತಾಡಿ ಯಶವಂತರಾಯರೆದುರು ತಮ್ಮ ಈ ಸಂಶಯವನ್ನು ವ್ಯಕ್ತಪಡಿಸಿದರು. ಯಶವಂತರಾಯರಿಗೆ ಹಿಂದೊಂದು ಮುಂದೊಂದು ಆಡಿ ಗೊತ್ತೇ ಇಲ್ಲ. ಅವರಿಗೆ ಜಿಮಣಾನ ಪ್ರಿಯಕರ ತಮ್ಮ ಅಳಿಯದೇವರೇ ಎಂಬ ಮಾತಿನ ಬಗ್ಗೆ ಯಾವ ಸಂಶಯವ ಉಳಿದಿರಲಿಲ್ಲ. ಅದಕ್ಕಾಗಿಯೇ ಏನೋ ಮಾತಿನ ಓಫರಲ್, “ಆ ಹುಡುಗಿ, ಕೂಸಿನ ತಂದಿ ಯಾರು ಅಂತ ಹೇಳತಾಳೋ ಆ ಹೆಸರ ಹಚ್ಚಿಸರಿಂದಿನಿ. ಆಕಿ ಬಾಪ್ಪಾಸಾಹೇಬನ ಹೆಸರು ಹೇಳಿದರೂ ಅದನ್ನ ಹಚ್ಚಿಸರೇನಿ” ಎಂದು ಸ್ವಲ್ಪ ಜೋರಿನಿಂದಲೇ ಹೇಳಿದರು.

ಹವಾಲ್ಕಾರರು ಇನ್ನೂ ಅಲ್ಲಿ ನಿಲ್ಲುವಂತಿರಲಿಲ್ಲ. ಮೊದಲನೆಯದಾಗಿ

ದಾದಾನ ಶೋಧ ಇನ್ನೂ ನಡೆಯಬೇಕಾಗಿತ್ತು. ಮೇಲಾಗಿ ತಾವು ಕಂಡ ಸಂಗತಿಗಳ ಲಾಭ ಪಡೆಯಬೇಕಾಗಿತ್ತು. ಆದ್ದರಿಂದಲೇ ಅವರು ಅಜರಾಣೆಯಿಂದ ತಿರುಗಿದ್ದ ಮತ್ತೆ ಪಾದಳ್ಯಗೇ. ಸರಿರಾಶ್ರಿಯ ಹೊತ್ತಿಗೆ ಪಾದಳ್ಯಗೆ ಬಂದು, ಚಾವಡಿಗೆ ಹೋಗದೆ ಪಡದಯ್ಯನವರ ಮತಕ್ಕೇ ನಡೆದರು ಪಡದಯ್ಯನವರಿಗೆ ನಡೆದ ಸಂಗತಿಗಳನ್ನು ವಿವರಿಸಿ ಹೇಳಿತ್ತ “ಅಂತೂ ನಿಮ್ಮ ಮ್ಯಾಗಿನ ದೊಡ್ಡ ಕುಟ್ಟಂದು ಪಾರಾದಾಂಗಾತು. ದಾದಾನ ತಂಗಿನ್ನ ಹುಡುಕಸಲಾಕ ಬಾಳ ಖಟ್ಟಿಟಿ ಮಾಡತಿದ್ದೆಲ್ಲಾ. ಈಗ ಬ್ಹ್ಯಾಸ ಕೊಡಿಸಬೇಕು ನಮಗ ನೀವು” ಎಂದು ದೇಶಾವರಿ ನಡೆಸಿದರು.

ಪಡದಯ್ಯನವರಿಗೆ ಆ ಮಾತಿನಿಂದೇನೂ ಸಂಶೋಷವಾದಂತೆ ಕಾಣಲಿಲ್ಲ. ಅವರ ಮನಸ್ಸು ಇನ್ನೊಂದು ವಿಚಾರದ ಬಲಿಗೆ ಸಿಕ್ಕುಬಿತ್ತು. “ಬ್ಹ್ಯಾಸಿನ ಕಾಳಜಿ ನಾನಿರೋತನಕ ಮಾಡಬ್ಯಾಡಿ. ಅದರ ದಾದಾನ್ನ ಹಿಡೀದಿದ್ದ ನಮಗ ಉಳಿಗಾಲ ಇಲ್ಲ. ಈಗ ಅವನ ತಂಗಿ ಗಂಡ ಹಡದ ಸುಧ್ಯೇ ಭ್ಯಾರೇ ಹೇಳಿದ್ದಿ, ಅದೂ ಒಂದು ಮುಳವ! ಆ ಕೂಸಿನ ತಂದಿ ನಾನು ಅಂತ ಹೆಸರ ದಾಖಿಲ ಮಾಡಿದರ, ದಾದಾನ ಪುಂಡಾಟಕ್ಕೆ ಪ್ರಾಟಕೊಟ್ಟಾಗ ಆಗತ್ಯೇತಿ. ಅವನ್ನ ಮೊದಲ್ಲ ಹಿಡಿದು ಜೇಲಿಗ ಹಾಕಾಕ ಬೇಕು” ಎಂದು ವಿಚಾರಗಳಿಂದ ತ್ರೈಸ್ತರಾಗಿಯೇ ಹೇಳಿದರು.

ದಾದಾನನ್ನ ಹುಡುಕಿಸುವ ಬಗ್ಗೆ ಇಬ್ಬರಲ್ಲಿಯೂ ದೀರ್ಘ ಚೆಚ್ಚಿಯೇ ನಡೆಯಿತು. ದಾದಾ ಎಲ್ಲಿ ಅಡಗಿದ್ದರೂ ಹುಡುಕ ತೆಗೆಯುವೆನೆಂಬ ಹಟ ಹವಾಲ್ವಾರರದು. ಮೇಲೆ ಮೇಲೆ ಒಟ್ಟಿದಂತೆ ಕಂಡರೂ ಪಡದಯ್ಯನವರಿಗೆ ಆ ಬಗ್ಗೆ ನಂಬಿಕೆಯಿರಲಿಲ್ಲ. ಅವರ ಹಂಚಿಕೆ ಇನ್ನೂ ಬೇರೆ ರೀತಿಯಾಗಿತ್ತು. ಯುಗಾದಿ ಆದ ಹತ್ತು ದಿನಕ್ಕೆ ಉರಲ್ಲಿ ಹನುಮಂತ ದೇವರ ಬ್ರಹ್ಮಕಳಿ” ನಡೆಯಬೇಕು. ಕಾಲರಾ ಹಾಗೂ ಬರಗಾಲ ಉರನ್ನೊಲ್ಲ ತೊಳೆದುಬಿಟ್ಟಾಗ ಓಕಳಿಯಂಥ ಉತ್ಪವ ಕಾರ್ಯಗಳು ಬೇಡ ಎಂದು ಕೆಲವರ ಅಭಿಪ್ರಾಯವಾಗಿತ್ತು. ಆದರೂ ದೇವರ ಕೆಲಸ ನಡೆಯಲೇಬೇಕಲ್ಲವೇ? ಓಕಳಿ ಬಾಪೂಸಾಹೇಬನ ವಾಡೆಯಿಂದ ನಡೆಯಬೇಕಾದ ಉತ್ಪವ. ಆದರೆ ಖಚಿತವೆಚ್ಚಿಗಳನ್ನೊಲ್ಲ ಜಾಗೀರುದಾರರೇ ಸೋಂತ್ತಿದ್ದುದು ವರ್ಷ ವರ್ಷವೂ ನಡೆದು ಬಂದ ಸಂಪ್ರದಾಯ. ಬಾಪೂಸಾಹೇಬ ಈ ಅವಕಾಶವನ್ನು ಅನಾಯಾಸ ಬಿಡುವವನಲ್ಲ. ಅಂದ ಮೇಲೆ ಓಕಳಿ ನಡದೇ ತೀರುತ್ತದೆ. ಅದಕ್ಕೆ ಯಶವಂತರಾಯರೂ ಬರುತ್ತಾರೆ. ಅವರನ್ನ ಕಾಣಲು ದಾದಾ ಎಲ್ಲಿದ್ದರೂ ಆ ಹೊತ್ತಿಗೆ ಬರುತ್ತಾನೆ. ಆ ಕಾಲಕ್ಕೆ ಬಂದೋಬಸ್ತಿಯ ನೇವ ಮಾಡಿಕೊಂಡು ಹವಾಲ್ವಾರರು ಉರಲ್ಲಿದ್ದರೆ ತೀರಿತು.

ಪಡದಪ್ಪನು ಒಡ್ಡಿದ ಬಲೆಯಲ್ಲಿ ದಾದಾ ಬಂದು ಬೀಳುವುದು

ಲಿಂಡಿತವೆಂದು ಹವಾಲ್ಕಾರಿಗೂ ಅನಿಸಿತು. ಈವರೆಗೆ ಅವರು ತೆಗೆದುಕೊಂಡ ಶ್ರಮ, ಮುಂದೆ ಓಕಳಿಯ ಕಾಲಕ್ಕೆ ಅವರಿಂದಾಗಬೇಕಾದ ಸಹಾಯ ಇವನ್ನೆಲ್ಲ ಅನುಲಷ್ಟಿಸಿ, ಪಡದಯ್ಯನವರು ಬಾಪೂಸಾಹೇಬನಿಂದ ಹವಾಲ್ಕಾರರ ಕ್ಷೇತ್ರಜ್ಞಗಳಿಗೆ ಮಾಡಿಸಿದರು.

ಹವಾಲ್ಕಾರರು ಉರಿಗೆ ಹೋಗುವ ಮುಂದೆ ಆದಿದ ಒಂದು ವಾತು ಬಾಪೂಸಾಹೇಬನ ತಲೆ ಕೆಡಿಸಿತು. ‘ನಿಮ್ಮ ಮರ್ಯಾದೆ ಚಿಮಣಾಳ ಕ್ಯೇಯಲ್ಲಿದೆ. ಅವಳು ಕೂಸಿನ ತಂದೆ ಎಂದು ನಿಮ್ಮ ಹೆಸರನ್ನು ಜನನ ರಿಜಿಸ್ಟರೆದಲ್ಲಿ ಹಚ್ಚಿದಂತೆ ನೋಡಿಕೊಳ್ಳಿ’ ಎಂದು ಸೂಚಿಸಿ ಹೋಗಿದ್ದರು. ಬಾಪೂಸಾಹೇಬನಿಗೆ ಈ ವಿಚಾರದಿಂದ ನಿದ್ದೆ ಕೂಡ ಹತ್ತೆದಂತಾಯಿತು. ಚಿಮಣಾ ತನ್ನನ್ನು ಪ್ರೀತಿಸಿದ್ದೇನೋ ನಿಜ. ತಾನೂ ಕೂಡ ವೋದಮೋದಲು ಆ ಬಗ್ಗೆ ಒಬ್ಬ ಬಿಂಬಿ ತೋರಿದ್ದೂ ನಿಜ. ಆದರೆ ಪಡದಯ್ಯ ಆ ರೀತಿ ದುಡುಕಿದ್ದರಿಂದ ತನ್ನ ಮನಸ್ಸು ಹಿಂದೆಗೆಯ ಬೇಕಾದ್ದ ಸ್ವಾಭಾವಿಕವೇ ಆಗಿತ್ತು. ಪಡದಯ್ಯ ಸನ್ಯಾಸಿಯಾಗಿ ಧಾರ ಉಳಿದ. ತಾನು ಸ್ತ್ರೋನಾಗಿ ಸಂಸಾರಿಗನಾದ್ದರಿಂದ ಈ ವ್ಯಾಪಾರವೆಲ್ಲ ಕೊರಳಿಗೇ ಬೀಳುವಂತಾಯಿತು, ತನ್ನ ದೊಡ್ಡಸ್ತಿಕೆ, ಹಣ, ರೂಪ, ಇರುವಿಕೆಯ ರೀತಿ ಇವೆಲ್ಲ ತನಗೇ ವುಳುವಾದ ದಂತಾಗಿವೆ. ಎಷ್ಟು ದೂರ ವಿರಜೇಕೆಂದರೂ ಸಾಧ್ಯವಾಗಲಾರದಂತಾಗಿದೆ. ನಾನಾ ಇದಕ್ಕಾಗಿಯೇ ಸಾಯಬೇಕಾಯಿತು. ಪುತ್ರಾಭಾಯಿಯ ಮರಣವೂ ಇದೇ ಕಾರಣಕ್ಕಾಗಿಯೇ ಅಲ್ಲವೇ? ಚಿಮಣಾ ಈ ಮನೆತನದ ಜೀವಂತ ಶಾಪವಾಗಿ ಬೆಂಬು ಹತ್ತಿದ್ದಾಳೆಯೇ? ತನ್ನನ್ನು ಹಾಗೂ ಚಿಮಣಾಳನ್ನು ಒಂದುಗೂಡಿಸಲು ಯಾವ ದೃವ ಹಾಕೊರೆಯುತ್ತಿದೆ? ಅಥವಾ ಇದು ದೃವದ ಹಟವೇ ಇರಬೇಕು. ಇಲ್ಲಿದ್ದರೆ ಬಾಪೂಸಾಹೇಬನ ಪೂರ್ವಜೀವನದಲ್ಲಿ ಇಂಥ ಪ್ರಸಂಗಗಳು ಅಪರೂಪವೇನಲ್ಲ. ಪಾದಳಿಯ ಎಷ್ಟೋ ಹೆಣ್ಣು ಅವನ ಬಲೆಗೆ ಬಿದ್ದಿದ್ದವು. ಆದರೆ ಒಂದು ಪ್ರಕರಣವೂ ಹೀಗೆ ಬೆಂಬು ಹತ್ತಿ ಬಂದಿರಲಿಲ್ಲ. ಚಿಮಣಾಳ ಪ್ರಸಂಗದಲ್ಲಿ ಬಾಪೂಸಾಹೇಬನ ಸಂಬಂಧ ಕಡಿದಂತಾಗಿತ್ತು. ಅವಳು ಪಾದಳಿಯನ್ನು ಬಿಟ್ಟಮೇಲಂತೂ ಅವನ ಮನಸ್ಸು ಆ ಬಗ್ಗೆ ವಿಚಾರವನ್ನೇ ಮಾಡಿರಲಿಲ್ಲ. ಆ ಕ್ಷಣಕ್ಕೆ ತಾನು ಪಾರಾದೆನೆಂದನೀಸಿತ್ತು. ಆದರೆ ಆ ಬಿಡುಗಡೆಯ ಭಾವನೆ ಕೆಲವೇಂದು ಕಾಲಾಧಿಯವರೆಗೆ ಮಾತ್ರ. ದೃವ ತನಗರಿಯದಂತೆಯೇ, ಗುಪ್ತವಾಗಿ ಬೇರೊಂದು ರೀತಿಯಲ್ಲಿ ಹೊಂಚು ಹಾಕುತ್ತಿತ್ತು. ಈಗ ಮತ್ತೆ ಕಣ್ಣದುರು ಬಂದು ನಿಂತಿದೆ. ಇಲ್ಲಿಯವರೆಗೆ ಕೇವಲ ಭಾವನೆಯಾಗಿದ್ದುದು ಈಗ ಪ್ರತ್ಯಕ್ಷ ಸಂಗತಿಯಾಗಿ ಹೆದರಿಸುತ್ತಿದೆ. ಚಿಮಣಾ ತನ್ನ ಹೆಸರನ್ನೇ ಹೇಳಬಿಟ್ಟರೇ?

ಕಾಯದೆಯ ದೃಷ್ಟಿಯಿಂದ ಅದೇ ಸತ್ಯ. ಜಿಮಣಾ ತನ್ನ ಹೆಸರನ್ನು ಹೇಳಬಾರದಂಥದೇನೂ ಇಲ್ಲ. ಜಿಮಣಾಳ ಗಂಡನಾಗಲು ಎಲ್ಲ ದೃಷ್ಟಿಯಿಂದಲೂ ಯೋಗ್ಯತೆಯಿದ್ದವ ತಾನು. ಮೇಲಾಗಿ ಅವಳು ಪಡದಯ್ಯನನ್ನು ವಿಂದೂ ಶ್ರೀತಿಸಿರಲಿಲ್ಲ. ಒಂದು ಹೇಳಿ ಪಡದಯ್ಯನ ಹೆಸರನ್ನೆ ಹೇಳಿದರೆ ಕೂಸು ಮುಂದೆ ಸನ್ಯಾಸಿಯ ಮಗನಿಂದು ಅಪವಾಯದೆಗೆ ಈಡಾಗಬೇಕಾದೀತು. ಜನರ ಕಣ್ಣನಲ್ಲಿಯೂ ತಾನೇ ಜಿಮಣಾಳ ಶ್ರಿಯಕರ. ಜನರ ಮಾತೇಕೆ, ಪ್ರತ್ಯೇಕ ತನ್ನ ಮಾವ, ಯಶವಂತರಾಯರು ಕೂಡ ಹಾಗೆ ತಿಳಿದುಕೊಂಡಿದ್ದಾರೆ.

ಎಷ್ಟು ವಿಚಾರ ಮಾಡಿದರೂ ಬಾಪೂಸಾಹೇಬನಿಗೆ ಬಗೆಹರಿಯಲಿಲ್ಲ. ಯೋಳಿಸಿದಷ್ಟೂ ತನ್ನ ಹೆಸರನ್ನೇ ಹೇಳುವುದು ಸತ್ಯವೆಂದು, ಅವನ ಒಳಗಿನ ಒಳದನಿ ಹೇಳಿಕೊಡಿತು. ಬಾಪೂಸಾಹೇಬನಿಗೆ ತಡೆಯಲಾಗಲಿಲ್ಲ. ಬೇಳಕು ಹರಿಯುತ್ತಲೇ, ತನ್ನ ನಂಬಿಗೆಯ ಆಳು ಚಾಂದನನ್ನು ಕರೆದು, ಅಜರಾಣಿಗೆ ಹೋಗಿ ಆಗಿಂದಾಗಲೇ ಯಶವಂತರಾಯರನ್ನು ಕರೆತರಲು ಹೇಳಿದನು. ತನಗೆ ಮೈಯಲ್ಲಿ ನೆಟ್ಟಿಗಿಲ್ಲವೆಂದೂ, ಕೂಡಲೇ ಬರಬೇಕೆಂದೂ ಹೇಳಿ ಕಳಿಸಿದನು.

ಬಾಪೂಸಾಹೇಬನಿಗೆ ಮೈಯಲ್ಲಿ ನೆಟ್ಟಿಗಿಲ್ಲವೆಂದು ವರ್ತಮಾನ ಕೇಳಿದ ಕೂಡಲೇ ಯಶವಂತರಾಯರ ಪಾದಳಿಗೆ ಹೊರಡುವ ಸಿದ್ಧತೆ ಮಾಡಿದರು. ಹೊರಡುವ ಮುಂದೆ ಅವರಿಗೇನು ನೆನಪಾಯಿತೋ ಜಿಮಣಾಳನ್ನು ಕಂಡು ಹೋಗಬಕೆಂದು ಬಂದರು.

ಜಿಮಣಾ ಇನ್ನಾಗೂ ಬಾಣಂತಿಂಯ ಕೋಣೆಂಟುಲ್ಲೇ ಇದ್ದಳು. ಯಶವಂತರಾಯರ ಹೆಂಡತಿಯ ಅಕ್ಷರೆಯ ಆರ್ಯಕೆಯಲ್ಲಿ ಜಿಮಣಾ ಸುಖವಾಗಿದ್ದರೂ, ಅವಳ ಮನಸ್ಸು ದುಃಖಿದ ಗವಿಯಿಂದ ಇನ್ನೂ ಹೊರಗೆ ಬಂದಿರಲಿಲ್ಲ.

“ಪಾದಳಿಗೆ ಹೋಗಿ ಬರತೀನ ಜಿಮಣಾ. ಏನರೆ ಹೇಳೂದ್ದೇತೇನು” ಯಶವಂತರಾಯರು ಅಕ್ಷರೆಯಿಂದ ಕೇಳಿದರು.

“ಯಾರಿಗೇನ ಹೇಳಬೇಕ ಮಾಮಾ!” ಎಂದವಳೇ ಜಿಮಣಾ ಬಿಕ್ಕಬಿಕ್ಕ ಅಳಹತ್ತಿದಳು. ಇತ್ತೀಚಿಗೆ ಯಾರು ಸಹಾನುಭೂತಿಯಿಂದ ಮಾತನಾಡಿದರೂ ಅವಳಿಗೆ ದುಃಖ ತಡೆಯುತ್ತಿರಲಿಲ್ಲ.

“ಅಳಬ್ಯಾಡ ತಂಗಿ, ಮೊದಲಿನಂಗ ನೀ ಏನು ಪರದೇಶಿ ಅಲ್ಲ. ನಿನ್ನ ಮನೀನ ಅಂತ ತಿಳಕೋ ಅಂತ ಎಷ್ಟ ಸಾರೆ ಹೇಳಿಲ್ಲ? ದಾದಾಗೇನಾದರೆ ಹೇಳೂದ್ದೇತೇನೂ ಅಂತ ಕೇಳಿದೆ” ಯಶವಂತರಾಯರು ಸಾಂಕ್ಷಣಗೊಳಿಸಲು

ಯತ್ಸ್ವಿನಿದರು.

“ದಾದಾನ ಪಾಲಿಗೆ ನಾ ಎಂದೋ ಸತ್ಯಹೋಗಿನಿ ಮಾಮಾ. ಅವಗಿನನ್ನು ನನ್ನ ಮಾಗಿನ ಸಿಟ್ಟು ಇಳದೇ ಇಲ್ಲ. ಅವಗ ತೋರಸಾಕ ಮಾರಿ ಇಲ್ಲದ ಈ ಪಾಪಿ ಜನಮಾ ಹ್ಯಾಗ ಕಳೀಬೇಕು ಮಾಮಾ. ನಾನು ಇನ್ನು ಬದೂಕುದರಾಗ ಅರ್ಥ ಉಳಿದಿಲ್ಲ. ನಾ ಅವನ ಪಾಲಿಗೆ ಸತ್ಯರೂ ಈ ಕೊಸು ಅವನ ಸ್ವಾದರಳಿಯಾ. ತಾಯಿ ಸತ್ಯ ಸ್ವಾದರಮಾವ ಉಳಿಬೇಕೆಂತ ಹೇಳತಾರು. ಈ ಕೊಸಿನ್ನಂತು ಜ್ಞಾಪಾನಾ ಮಾಡಂತ ಹೇಳ್ತಿ.”

“ನಿನ್ನ ಕೊಸಿನ್ನ ಜ್ಞಾಪಾನಾ ಮಾಡಲಿಕ್ಕೆ ದಾದಾನ ಯಾಕ ಬೇಕು ಚಿಮಣಾ? ಕೊಸಿನ ತಂದಿ ಜ್ಞಾಕಿ ಮಾಡೇ ಮಾಡತಾನು. ನೀ ಯಾರ ಹೆಸರ ಹೇಳತಿ. ಅವರ ಹೆಸರ ಹಚ್ಚಾಕ ನಂದು ಕಬೂಲಿ ಏತಿ.”

“ಕರೆಮಂದ್ರು ಕೊಸಿನ ತಂದಿ ಹೆಸರು ಹಚ್ಚಿತ್ತೀರ್ಣ ಮಾಮಾ?” ಚಿಮಣಾಳ ದನಿಯಲ್ಲಿ ನೂರು ಆಸೆಗಳು ಉತ್ತಾಹದಿಂದ ಹುಂಡಿಯ್ತಿದ್ದವು.

“ಹೌದು ತಂಗಿ, ನೀ ಬೇಕಾರ ಬಾಪೂಸಾಹೇಬನ ಹೆಸರು ಹೇಳಿದರೂ ಹಚ್ಚಸತ್ಯಿನಿ ಆಟಿ!”

ಯಶವಂತರಾಯರ ಈ ಅಭಯಪೂರ್ಣ ಆಶ್ವಾಸನಕ್ಕೆ ಚಿಮಣಾಳಲ್ಲಿ ದು:ಖಿ ತಡೆಯದೆ ಉಕ್ಕಿಬಂತು. ಅವರಿಗೇನೆಂದು ಹೇಳಬೇಕು. ದಾದಾ ಎದುರು ಸತ್ಯವನ್ನೇ ಹೇಳಿದ್ದಳು. ಅವನು ಅದನ್ನು ನಂಬಿದ್ದ. ಈಗ ಬಾಪೂಸಾಹೇಬನ ಹೆಸರನ್ನು ಹೇಳಬೇಕೇ? ಕೊಸಿನ ಭವಿಷ್ಯದ ದೃಷ್ಟಿಯಿಂದ ಅದೇ ಹಿತಕರವಾಗಿತ್ತು. ಬಾಪೂಸಾಹೇಬನ ಆಸ್ತಿಗೆ ತನ್ನ ಮಗ ಉತ್ತರಾಧಿಕಾರಿಯಾದರೆ ಒಳ್ಳಿಯದೇ ಅಲ್ಲವೇ? ಆದರೆ.... ಆದರೆ. ಚಿಮಣಾಳಿಗೆ ಈ ಮಾನಸಿಕ ಶೋಡಕನ್ನು ಬಿಡಿಸುವವ್ಯಾಪ್ತಿ ತ್ರಾಣವಿರಲಿಲ್ಲ. ಪ್ರತಿಕ್ಷಣಾಕ್ಷ್ಯಾ ಮಾಡಿದ ಪಾಪವೆಲ್ಲ ಇತಿಹಾಸವಾಗಿ ಅವಳ ದು:ಖಿವನ್ನು ಮೋಗೆಯ್ತಿತ್ತು. ಒರತೆಯ ನೀರಿನಂತೆ ಆ ದು:ಖಿ ಅಕ್ಷಯವಾಗಿತ್ತು.

ಚಿಮಣಾ ಏನೂ ಮಾತಾಡಲಿಲ್ಲ. ಕೇವಲ ಕಣ್ಣೀರು ಸುರಿಸುತ್ತ ಮುಖಿ ಮುಚ್ಚಿಕೊಂಡು ಹೊರಸಿನ ಮೇಲೆ ಜೋರಾಗಿ ಬಿದ್ದುಬಿಟ್ಟಳು. ಅವಳು ಬಿದ್ದ ಜೋರಿಗೆ, ಇಷ್ಟೊತ್ತಿನವರೆಗೆ ಸುವಿವಾಗಿ ಮಲಗಿದ್ದ ಕೊಸು ಎಚ್ಚರಾಗಿ ಚಿಟ್ಟಿ-ಚಿಟ್ಟಿ ಚೀರಹತ್ತಿತ್ತು.

ಯಶವಂತರಾಯರು ಅಲ್ಲಿ ನೀಲ್ಲದೆ ಹೊರಟುಹೋದರು.

೨೧

ಯಶವಂತರಾಯರು ಪಾದಳಿಗೆ ಬರುತ್ತಲೇ ಅವರ ಸ್ವಾಗತಕ್ಕೆಂದು

ಬಾಪುಸಾಹೇಬ, ಪಡದಪ್ಪ, ಲಿಂಗಪ್ಪ ಈ ಶ್ರಿಮೂತಿಗಳು ಕೂಡಿಯೇ ಬಂದರು. ಯಶವಂತರಾಯರಿಗೆ ಅವರನ್ನು ನೋಡಿ ಯಾಕೋ ನೋಣ ಕಡಿದಂತೆನಿಸಿತು. ಮುಖಿವನ್ನು ಆದಪ್ಪ ಕಹಿಮಾಡಿ, “ಮೈಯಾಗ ನೆಟ್ಟಿಗಲ್ಲಾರು ಹೇಳಿಕಳಿಸಿದಾವ, ಈ ಗಾಳ್ಬಾಗ ಬಂದ ಬಿಟ್ಟೆನು?” ಎಂದು ತಮ್ಮ ಅಳಿಯನನ್ನುದ್ದೇಶಿಸಿ ಕೇಳಿದರು.

ಬಾಪುಸಾಹೇಬ ಜೋಲು ಮೋರೆ ಹಾಕಿಕೊಂಡು ಸುಮ್ಮನೆ ನಿಂತ. ಆಗ ಪಡದಪ್ಪನವರೇ ಬಾಪುಸಾಹೇಬನ ಸಮರ್ಥನೆಗೆ ಮುಂದೆ ಬರಬೇಕಾಯಿತು. “ಒಕ್ಕಳಿ ಉತ್ಸವಕ್ಕ ನೀವು ಬರಾಕ ಬೇಕು ಅಂತಾ ಜಾಗೀರದಾರರ ಆಶಾ ಇತ್ತು. ಅದರ ಹಾಗ ಹೇಳಿಕಳಿಸಿದರ ನೀವು ಬರತೀರೋ, ಇಲ್ಲೋ ಅಂತ ಹೀಗ ಹೇಳಿಕಳಿಸ್ತಾರು” ಎಂದು ನಸುನಗುತ್ತ ಪ್ರಸಂಗದ ಗಾಂಭೀರ್ಯವನ್ನು ಕಡಿಮೆ ಮಾಡಲು ಪ್ರಯೋಜಿಸಿದರು.

“ಮಾರುತಿದೇವರ ಓಕಳಿನ, ಜಾಗೀರದಾರ ಮನೆತನದವರು ತಲೆತಲಾಂತರದಿಂದ ನಡೆಸಿಕೊಂಡು ಬಂದಾರು, ವಸಾರ ನಾ ಬರತೇನು ಹೋಗುತ್ತೇನು. ಅಂತಾದ್ದು ದೇವರ ಕೆಲಸಾ ಅಂತ ಹೇಳಿಕಳಿಸಿದ್ದರ ಬರತಿದ್ದಿಲ್ಲ? ಆತು, ನಿಮ್ಮ ಮನಸ್ಸಿಗೆ ಬಂದಾಗ ಮಾಡಿಕೊರಿ” ಎಂದು ಕಡ್ಡಿ ಮುರಿದಂತೆ ಮಾತಾಡಿ ಯಶವಂತರಾಯರು ಕುದುರೆಯಿಂದ ಕೆಳಗಿಳಿದರು.

ಯಶವಂತರಾಯರು ಪಾಡ್ಳಿಗೆ ಬಂದು ಮೂರುದಿನಗಳಾದರೂ ದಾದಾನ ಪತ್ತೆಯೇ ಹತ್ತಲಿಲ್ಲ. ಲಕ್ಷ್ಮಣನಿಗೂ ದಾದಾ ಎಲ್ಲಿರುವನೆಂಬುದು ಗೂತ್ತಿರಲಿಲ್ಲ. ಹೋದಸಾರೆ ತಾವು ಪಾಡ್ಳಿಗೆ ಬಂದು ಹೋದಂದಿನಿಂದ ನಡೆದ ಎಲ್ಲ ಘಟನೆಗಳ ವಿವರಗಳೂ ಅವರಿಗೆ, ಬೇರೆ ಬೇರೆ ಜನರಿಂದ ತಿಳಿದು ಬಂದವು. ಆದರೆ ಮುಖ್ಯವಾಗಿ ಅವರ ಮನಸ್ಸನ್ನು ತೊಂದರೆಗೊಳಿಸದ ಸುದ್ದಿಯೆಂದರೆ ಗೌಡರ ಮನೆತನದ ವಾರಸ್ ಪ್ರಕರಣ. ಯಶವಂತರಾಯರು ಬಾಳಾಚಾರ್ಯರ ಮನೆಗೆ ಬಂದಾಗ ಶಾಡ ಅವರ ಮನಸ್ಸನಲ್ಲಿ ಇದೇ ವಿಚಾರ ನಡೆದಿತ್ತು.

ಶಂಕರಪ್ಪಗೌಡರು ಪ್ರಾಣಬಿಡುವಾಗ ಯಶವಂತರಾಯರೂ ಅಲ್ಲಿದ್ದರು. ಗೌಡರ ಮನೆತನ ಜಿರಕಾಲ ನಡೆಯಬೇಕೆಂದು ಆಶಿಸಿದವರಲ್ಲಿ ಅವರೂ ಒಬ್ಬರು. ಆ ಮನೆತನದ ವಾನರಕ್ಕಣೆಯ ಸೃತಿಕ ಹೊಣೆಯಲ್ಲಿ ಅವರೂ ಪಾಲುಗಾರರಾಗಿದ್ದರು. ಅಂದಮೇಲೆ ತಮ್ಮಾರಿನವರೇ ಆದ ಶಂಕರಪ್ಪನವರ ಮಗ ಲಿಂಗಪ್ಪ ಈಗ ಗೌಡರ ಮಗನೆಂದು ಹೇಳಿ ವಾರಸ್ ಪಡೆಯುವ ಪ್ರಯತ್ನದಿಂದಿರುವನೆಂದು ಕೇಳಿ ಅವರಿಗೆ ಕೆಡುಕೆನಿಸಿತು. ಅದರಲ್ಲಿಯೂ ತಮ್ಮ ಅಳಿಯ ಬಾಪುಸಾಹೇಬನೂ ಈ ಪ್ರಯತ್ನದಲ್ಲಿ ಭಾಗವಹಿಸಬೇಕೇ?

ಬಾಪೂಸಾಹೇಬ ಪಾದಳಿಗೆ ಬರುವದೇ ಮೊದಲು ಅವರಿಗೆ ಬೇಡವಾಗಿತ್ತು. ಬಂದಮೇಲೂ ತನ್ನ ಸಾಫನವನ್ನರಿತು ನಡೆದುಕೊಳ್ಳಿದೇ ಉರಿನ ನೆಮ್ಮೆದಿಯನ್ನೇ ಹಾಳು ಮಾಡುವ ಪ್ರಯತ್ನದಲ್ಲಿದ್ದಾನ್ನಲ್ಲ! ಪ್ರತಳಾಬಾಯಿ ಶೀರಿಕೊಂಡ ಕೊಡಲೆ ಅವನು ತನ್ನ ಉರಿಗೆ ತಿರುಗಿ ಹೊರಟುಹೋಗಬೇಕಾಗಿತ್ತು. ಅದಕ್ಕಾಗಿ ಈಗ ತಾವು ಸ್ವತಃ ಇಂದುಪುರಿಗೆ ಹೋಗಿ ಲಕ್ಷ್ಮಿಬಾಯಿಯನ್ನು ಪಾದಳಿಗೆ ತಿರುಗಿ ಕರೆದು ತರುವ ಪ್ರಸಂಗಬಿದ್ದರೂ ಅಡ್ಡಿಯಿಲ್ಲ. ಅದಕ್ಕೆ ತಾವು ಸಿದ್ಧರೆಂದು ಬಾಳಾಚಾರ್ಯರೆಡುರು ತಮ್ಮ ಮನೋಗತವನ್ನೆಲ್ಲ ಸ್ವಷ್ಟವಾಗಿ ಹೇಳಿದರು. ಅದೂ ಅಲ್ಲದೆ ಚಿಮಣಾ ಬಗ್ಗೆಯೂ ವಿಚಾರ ಮಾಡುವದಿತ್ತು.

“ಚಿಮಣಾ ಒಪ್ಪಿದರ ಕೂಸಿನ ತಂದಿ ಬಾಪೂ ಅಂತ ಹಚ್ಚಿ ನಾ ಆ ಕೂಸನ್ನ ಬೆಳಗಬೇಕಂತ ಮಾಡಿದ್ದ. ಬಾಪೂನ ವಾರಸದಾರ ಆಗತಿದ್ದ ಆ ಹುಡುಗ. ಅದರ ಏನಮಾಡೋದ್ದೂತಿ, ಆ ಹುಚ್ಚೆ ಹುಡುಗಿ ಯಾವುದಕ್ಕೂ ಬಗಿ ಹರೀಗೊಡವಲ್ಲದು. ಕೂಸಿನ ತಂದಿ ಯಾರು ಹೇಳು ಅಂತಂದರ ಹೂಂ ಇಲ್ಲ ಹಾಂ ಇಲ್ಲ. ಏನ ಕೇಳಿದರು ಗಳಗಳಾ ಅಳತಾಳು” ಎಂದು ತಮ್ಮ ಮುಂದಿದ್ದ ಸಮಸ್ಯೆಯನ್ನು ಬಾಳಾಚಾರ್ಯರ ಮುಂದಿಟ್ಟರು.

ಬಾಳಾಚಾರ್ಯರಿಗೆ ಈ ಸಮಸ್ಯೆಯ ಅಂತರಂಗದ ಅರ್ಥವಾಗಿತ್ತು. ಕೂಸಿನ ತಂದೆ ಬಾಪೂಸಾಹೇಬನಲ್ಲ ಎಂಬ ಮಾತು ಅವರಿಗೂ ದಾದಾನಿಂದ ತಿಳಿದು ಬಂದಿತ್ತು. ಎಲ್ಲವನ್ನೂ ಕೇಳಿಕೊಂಡ ಮೇಲೆ, “ಯಾರ ಪಾಪ ಯಾರ ಕೊರಳಿಗೆ ಕಟ್ಟುದರದ? ಅದು ದೇವರ ಮೆಚ್ಚೋ ಕೆಲಸ ಅಲ್ಲ ಪಾಟೀಲರ. ಕೂಸಿನ ತಂದಿ ಪಡದಪ್ಪ ಇರ್ಲೋವಾಗ, ಬಾಪೂಸಾಹೇಬನ ಹೆಸರು ಹಚ್ಚಿ ಅಂತ ಹ್ಯಾಂಗ ಆ ಹುಡಿಗಿ ಹೇಳಿತು?” ಎಂದು ಯಶವಂತರಾಯರೆಡುರು ಎಲ್ಲ ಸತ್ಯವನ್ನು ತೆರೆದು ತೋರಿಸಿದರು.

ಯಶವಂತರಾಯರಿಗೆ ನಿರಾಶೆಯಿಂದ ಏನೂ ಮಾತಾಡಲಾಗಲಿಲ್ಲ. ಕೆಲಹೊತ್ತು ನೆಲ ನೋಡುತ್ತ ಸುಮ್ಮನೆ ಕುಳಿತುಬಿಟ್ಟರು. “ನನ್ನ ವಿಚಾರ ಬ್ಯಾರೇ ಇತ್ತು ಆಚಾರ! ಚಿಮಣಾನ ಮದಿವ್ಯಾಗಿ ಮನಿಗೆ ದೀಪ ನಿಲ್ಮಾಹಂಗ ಆಗಲಿ ಅಂತ ನನ್ನ ಮಗಳು ಯಾವಾಗಲೂ ನನ್ನ ಮುಂದ ಹೇಳುತ್ತಿದ್ದಳು. ನಾನಾ ಸತ್ಯ ಮ್ಯಾಗ ಆ ಮಾತಾಡಾಕ ಅವಕಾಶಾನ ಸಿಗಲಿಲ್ಲ. ದಾದಾ ಗೂಂದಲ ಹಾಕಿ ಚಿಮಣಾನ್ನ ಮರದೊಳಗೆ ಹೋಗಿಸಿರದಿದ್ದರ, ಬಾಪೂಗ ಹೇಳಿ ಲಗ್ನಾ ಮಾಡಿಸಬಹುದಿತ್ತು. ಚಿಮಣಾನ ಪರಿಸ್ಥಿತಿ ನೋಡಿಲ್ಲ ನೀವು ಆಚಾರ. ಸಾಯಲಾಗದ್ದಕ್ಕ ಜೀವಾ ಇಟಗೊಂಡಾಗ್ಗಂ ಕಾಣತ್ತೆತಿ. ಆಕಿನ್ನ ನಾ ಮಗಳ

ಅಂತ ತಿಳಕೊಂಡಿದ್ದು. ಆಕಿ ಮಗ ಬಾಪ್ಪಾನ ವಾರಸದಾರ ಆಗಬೇಕು ಅಂತ ನನ್ನ ಆಶಾ. ಕಡೀಕೆ ದತ್ತಕ ತೋಗೊಂಡರೂ ಅಡ್ಡೀ ಇಲ್ಲ, ಆ ಹುಡುಗನ ಕಲ್ಯಾಣ ಆಗೂ ಹಂಗ ಮಾಡಬೇಕು. ಅದಕ ಬಾಪ್ಪಾನ ಹೆಸರ ಹಚ್ಚಬೇಕೂ ಅಂತ ನಾ ಹೇಳಿದ್ದು” ಎಂದು ಯಶವಂತರಾಯರು ಕಳಕೆಳಿಯಿಂದ ತಮ್ಮ ಅಭಿಪ್ರಾಯಗಳನ್ನು ಹೇಳಿದರು.

ಪಾಟೀಲರ ಉದಾರ ಅಂತಹಿಕರಣಕ್ಕೆ ಬಾಳಾಚಾರ್ಯರ ಮನಸ್ಸೂ ಕರಗಿತು. ಏನೂ ಕಾರಣವಿಲ್ಲದ ಈ ಮಾನವೀಯ ಸಹಾನುಭೂತಿಗೆ ಅರ್ಥವಾದರೂ ಏನು? ಪಾದಳ್ಯಾಯಲ್ಲಿ ನಡೆದ ಒಂದು ಒಂದು ಘಟನೆ ಎಷ್ಟು ಜನರನ್ನು ಸುತ್ತುಹಾಕಿಕೊಂಡಿದೆಯಲ್ಲ ಎಂದೇನಿಸಿತು.

“ಚಿಮಣಾ ಹ್ಯಾಂಗ ಹೇಳತಾಳ ಹಾಂಗ ನಡಿಯೋದು ನ್ಯಾಯ. ಆಕಿ ಯಾರ ಹೆಸರ ಹಚ್ಚಿಂತ ಹೇಳತಾಳೋ ಅವರ ಹೆಸರ ಹಚ್ಚಿಸೋದು ಯೋಗ್ಯ. ಇನ್ನೂ ಆ ಹೊಸಿನ ಭೇವಿಷ್ಯದ ಬಗ್ಗೆ ನೀವು ಕಾಳಜೀ ಮಾಡೋದು ಏನೂ ತಪ್ಪಲ್ಲ. ಪಾಟೀಲರ. ಆದರೂ ಎಷ್ಟಂತ ಮಾಡಿರ. ಖರೇ ಜವಾಬ್ದಾರಿ ಭಗವಂತನಾದು. ಅವನೇ ಆ ಹೊಸಿನ ಖರೇ ಕಲ್ಯಾಣ ಮಾಡತಾನ. ಈ ಭಾವನಾ ನಿಮಗ ಇರಲಿ ತೀರಿತು” ಎಂದು ಬಾಳಾಚಾರ್ಯರು ಈ ಚರ್ಚೆಗೊಂದು ನಿರ್ಣಯ ಹೇಳುವವರಂತೆ ಮಾತು ಮುಗಿಸಿದರು.

ಈ ಸಲದ ಓಕಳ ಉತ್ಸವಕ್ಕೆ ಉರಲ್ಲಿ ವಾತಾವರಣ ಸರಿಯಾಗಿರಲಿಲ್ಲ. ಬರಗಾಲದಿಂದ ತಿನ್ನಲು ಕೂಳಿಲ್ಲದಿರುವಾಗ ಮನೆಗೆ ಉತ್ಸವಕ್ಕಿಂದು ಆಪ್ತೇಷ್ಟರು ಬಂದರೆ ಏನು ಉಣಬಡಿಸಬೇಕು? ಕಾಲರಾ ಪಿಡುಗಿನಲ್ಲಿ ಎಮ್ಮೇ ಜನರು ತಮ್ಮ ಮಕ್ಕಳು ಮರಿಗಳನ್ನು ಕಳೆದುಕೊಂಡಿದ್ದರಿಂದ, ಉತ್ಸವದ ಉತ್ಸಾಹ ಅವರಲ್ಲಿರಲಿಲ್ಲ. ಉರಿಗೇ ಮೇಟಿಯ ಕಂಬವಾಗಿದ್ದ ಗೌಡರು ತೀರಿಕೊಂಡು, ಸಾರ್ವಜನಿಕ ಉತ್ಸವಗಳ ಆಧಾರವೇ ತಪ್ಪಿದಂತಾಗಿತ್ತು. ಜಾಗೀರದಾರರ ವಾಡೆಯೂ ಬರಿದಾಗಿತ್ತು. ಬಾಪ್ಪಾಸಾಹೇಬ ಏನು ಮಾಡಿದರೂ ಜಾಗೀರದಾರನಾಗಲಾರ. ಆದ್ದರಿಂದ ಉರಿನ ಕೂಲಿಕಾರರು, ರೈತರು ಕೂಡಿ ಹೋಗಿ ಪಡದಪ್ಪನವರಿಗೆ ಈ ಸಲ ಓಕಳ ಮಾಡುವದು ಬೇಡವೆಂದು ತಿಳಿಸಿ ಬಂದಿದ್ದರು. ಬಾಳಾಚಾರ್ಯರೂ ಅದೇ ಮಾತು ತಿಳಿಸಿದ್ದರು. “ಆದರೆ ದೇವರ ಕೆಲಸ; ಮಾಡಬ್ಯಾಡ್ರಿ ಅಂತ ಹೇಳಲಿಕ್ಕೆ ನನಗ ನಾಲಿಗೆ ವಿಳಾದುಲ್ಲ. ದೇವರ ಮನಸ್ಸಿನ್ಯಾಗಿದ್ದರ ತಾನ ಮಾಡಿಸಿಕೊತ್ತಾನ” ಎಂದು ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಿಂತೆ ನುಡಿದಿದ್ದರು.

ಬಾಳಾಚಾರ್ಯರ ಭವಿಷ್ಯ ಒಂದು ರೀತಿಯಿಂದ ನಿಜವಾಗಬೇಕಿತ್ತೇನೋ! ದೇವರ ಉತ್ಸವ ಎಂದೂ ನಿಂತಿಲ್ಲ, ನಿಲ್ಲವಂತಿಲ್ಲ ಎಂಬ ಅವರ ಒಳ ಆಶಯಕ್ಕೆ ದೇವರೇ ಪ್ರೇರಕನಾಗಿದ್ದನೋ ಏನೋ ಯಾರು ಬಳಿರು? ಮಾದಳ್ಯಾಯ ಜನರೆಲ್ಲ ಕೂಡಿಕೊಂಡು ಸರಕಾರಕ್ಕೆ, ಬರಗಾಲದ ಪರಿಹಾರಕ್ಕೆಂದು ಅಜ್ಞ ಮಾಡಿಕೊಂಡಿದ್ದರು. ಈ ಹೊತ್ತಿಗೆ ಸರಕಾರದವರು ಪಾದಳ್ಯಾಯ ಜನರಿಗೆಂದು ಐದುಸಾವಿರ ರೂಪಾಯಿ ತಗಾಯಿ ಸಾಲವನ್ನು ಮಂಜೂರ ಮಾಡಿದರು. ಅದರ ಹುಕುಮು ಇದೇ ಸುಮಾರಿಗೆ ಬರಬೇಕೇ? ಇದೆಲ್ಲ ದೇವರ ದಯೆ, ಹಾಗೂ ಬಾಳಾಚಾರ್ಯ ಭವಿಷ್ಯದ ಪರಿಣಾಮವೆಂದು ಜನರು ನಂಬಿದರು. ಹಣ ಕ್ಕೆಗೆ ಬಂದದ್ದರಿಂದ ವರ್ಷದಂತೆ ಉತ್ಸವದ ಅಂಗವಾಗಿ ಆಟ, ಕುಸ್ತಿಗಳು ನಡೆಯಬೇಕೆಂದು ಜನರು ಪಟ್ಟಿ ಹಾಕಿದರು. ಓಕಳಿಯ ಉತ್ಸವ ಮುಗಿಯದೆ, ಉರಿಗೆ ಹೋಗಕೂಡದೆಂದು ಜನರು ಯಶವಂತರಾಯಿರಿಗೆ ಆಗ್ರಹಪಡಿಸಿದರು.

ಅಂಶೂ ಮಾರುತಿದೇವರ ಓಕಳಿ ಯಥಾಪ್ರಕಾರ ವಿಜ್ಞಂಭಣೆಯಿಂದ ನಡೆಯಿತು. ದೇವರು ತಾನಾಗಿ ಮಾಡಿಸಿಕೊಂಡ ಉತ್ಸವ. ಅಂದ ಮೇಲೆ ಕೇಳಬೇಕೇ? ಬಾಪ್ತಾಸಾಹೇಬ ವಾಡಿಕೆಯಂತೆ ಬ್ರಹ್ಮಭೋಜನ ವ್ಯವಸ್ಥೆ ಮಾಡಿಸಿದ್ದ. ಮಾರುತಿ ಗುಡಿಯ ಮುಂದಿರುವ ಎರಡಾಳುದ್ದ ಹೊಂಡದಲ್ಲಿ ಹುಲಿಬಾಟೆ ಹಳೆಬರು ನೀರು ತಂದು ತುಂಬಿದರು. ಇನ್ನು ಮೇಲೆ ಜಲಯುದ್ಧ ಪ್ರಾರಂಭವಾಗಬೇಕು. ಕುಸ್ತಿಯ ಗಡಿಗಳು ಚಡ್ಡಿಹಾಕ, ನೀರಲ್ಲಿ ಬೀಳಲು ಸಿದ್ಧವಾಗಿದ್ದರು. ಅಷ್ಟರಲ್ಲಿ ಹೊಲೆಗೇರಿಯಿಂದ, ಹಲಗೆಯ ವೈಭವದೊಂದಿಗೆ ಹೊಲೆಸೂಳಿಯರನ್ನು ಕರೆಸಲಾಯಿತು. ಕುಸ್ತಿಯ ಗಡಿಗಳು ಹೊಂಡದ ನೀರನ್ನು ತಮ್ಮ ಧೋತರದ ಚಾಳಿಯಲ್ಲಿ ತುಂಬಿಕೊಂಡು, ಸೂಳಿಯರ ಮೇಲೆ ಶಾರುವದು ಪ್ರಾರಂಭವಾಯಿತು. ಆ ನೀರಿನ ಮಸಿಕೆಗಳ ಹೊಡಿತದಿಂದ ತಪ್ಪಿಸಿಕೊಳ್ಳಲು ಸೂಳಿಯರ ಮುಳ್ಳಿನ ಕಂಟಗಳನ್ನು ಉಪಯೋಗಿಸುತ್ತಿದ್ದರು. ಮುಳ್ಳಿನ ಜಬರಿನಿಂದ ಅವರು ಬೀಸಿ ಹೊಡದಾಗ ಕುಸ್ತಿಯ ಮೃಗೆ ಅದು ತೀಡಿ, ಜಿಮ್ಮೆದ ರಕ್ತಕ್ಕೆ ಹೊಂಡದ ನೀರು ಅಲ್ಲೇ ಕೆಂಪಾಗುತ್ತಿತ್ತು. ಅದರೆ ಅದರ ಪರಿವೆ ಅವರಿಗಿರಲಿಲ್ಲ. ಅದರಿಂದ ಇನ್ನೂ ಆವೇಶಗೊಂಡವರಾಗಿ, ಮತ್ತೆ ಹೊಂಡದ ನೀರು ತುಂಬಿಕೊಂಡು ಅದಕ್ಕೂ ಬಿಲವತ್ತರವಾದ ನೀರ-ಮಸಿಕೆಗಳನ್ನು ಎಸೆಯುತ್ತಿದ್ದರು. ಅಗಸೆಯ ಮುಂದೆ ನಡೆದ ಈ ಉತ್ಸವನ್ನು ನೋಡಲು, ಹೊಂಡದ ಸುತ್ತುಲೂ, ಪಾದಳ್ಯಾಯ ಜನರೆಲ್ಲ ಕೂಡಿದ್ದರು. ಎಲ್ಲಿರಿಗೂ ಏರಾವೇಶ ತುಂಬಿದಂತಾಗಿ, ಕೇಕೆ ಗದ್ದಲಗಳಿಂದ ಹೊಂಡ ದುಮುದುಮಿಸುತ್ತ ಅದಕ್ಕೆ ರಣರಂಗದ ಸ್ವರೂಪ

ಪ್ರಾಪ್ತವಾಗಿತ್ತು. ಸೀರೆಗಳಲ್ಲ ತೊಯ್ದು ತಪ್ಪಡಿಯಾಗಿದ್ದರೂ, ಸೂಳೆಯರು ನೀರಿನ ಹೊಡೆತಕ್ಕೆ ಮುಖ ತಿರುಗಿಸುತ್ತಿರಲ್ಲ. ಕುಸ್ತಿಯ ಗಡಿಗಳಂತೂ ಹೊಡೆತಕ್ಕೊಮ್ಮೆ ಕೇಕೆ ಹೊಡೆದು ಮತ್ತು ನೀರನೆಸೆಯುತ್ತಿದ್ದರು.

ಅಗಸೆಯ ಮುಂದಿನ ಬ್ಯಾಲು, ಸುತ್ತಲಿನ ಮನೆಗಳ ಕಟ್ಟಿಗಳು, ಮಾಳಿಗೆಗಳು ಎಲ್ಲಿ ನೋಡಿದರೂ ಜನರೇ ಜನರು. ಎಲ್ಲರ ಕಣ್ಣಗಳೂ ಹೊಂಡದಲ್ಲಿ ಕೇಂದ್ರಿಕೃತವಾಗಿದ್ದವು. ಹೊಸ ಸೀರೆಗಳನ್ನಾಟ್ಟ ಹೆಂಗಸರು, ಹೊಸದಲ್ಲಿದ್ದರೂ ಹೊಸದರಂತೆ ತೋರುವ ರುಮಾಲು ಸುತ್ತಿದ ಗಂಡಸರು. ಸಾಲಾಗಿ ಓಕ್ಕಳಿಯನ್ನು ನೋಡುತ್ತ ನಿಂತಿದ್ದರು, ನೀರಿನ ಹೊಡೆತಕ್ಕೆ, ರಕ್ತದ ಉಟಿಗೆ ಹೆಂಗಸರು ನಿಂತಲ್ಲಿಯೇ ಕಸಿವಿಸಿಪಡುತ್ತಿದ್ದರೂ ನೋಡುವದನ್ನು ವಾತ್ರ ಬಿಡುತ್ತಿರಲಿಲ್ಲ. ಜನರಲ್ಲ ಈ ನೋಟದಲ್ಲಿಯೇ ಮೈಮರೆತು ನಿಂತಾಗ, ಹವಾಲ್ದಾರರು ಹಾಗೂ ಅವರ ಪೋಲೀರು ದಾದಾನನ್ನು ಮುಡುಕಲು ಅಶ್ವಿತ್ತ ಓಡಾಡುತ್ತಿದ್ದರು. ಆದರೆ ದಾದಾ ಸಿಗಲಿಲ್ಲ. ಓಕ್ಕಳಿಯ ಕಾಲಕ್ಕೆ ಪಾದಳ್ಳಿಯ ಎಲ್ಲ ಮನೆಗಳಿಗೂ ಕೇಲಿ ಬಿದ್ದಿದ್ದು, ಉತ್ಸವವನ್ನು ನೋಡಲು ದಾದಾ ಬಂದೇ ಬರುವನೆಂದು ಹೇಳಿದ್ದ ಪಡದಪ್ಪನವರ ತರ್ಕ ಸುಳಾಯಿತು. ದಾದಾನನ್ನು ಮುಡುಕಲು, ಉರೆಲ್ಲ ಬೇಡವೆಂದರೂ ಹಟದಿಂದ ನೀರೋಕ್ಕಳಿಯನ್ನು ಹೂಡಿದ್ದ ಪಡದಪ್ಪನವರಿಗೆ ಇದರಿಂದ ಅಸಮಾಧಾನವಾಯಿತು.

ಮರುದಿನ ಹಾಲೋಕಳಿ, ಚಾವಡಿಯ ಮುಂದಿನ ಬ್ಯಾಲಿನಲ್ಲಿ ಸುಮಾರು ನಾಲ್ಕುತ್ತು ನಾಲ್ಕುತ್ತೆಂದು ಅಡಿ ಎತ್ತರದ ಕಂಬವೋಂದನ್ನು ನಡಿಸಲಾಗಿತ್ತು. ಆ ಕಂಬದ ತುಟ್ಟತುದಿಗೆ ಬಣ್ಣ ಬಣ್ಣದ ಕಾಗದಗಳಿಂದ ಅಲಂಕೃತವಾದ ತೊಟ್ಟಿನಲ್ಲಿ ಕುಳಿತ ಬಡಿಗೇರ ರಾಮಣ್ಣ, ಕಂಬದ ಗುಂಟ ಹುಣಿಸುತ್ತಾಳಿನಿಂದ ತಯಾರಿಸಿದ ಸರಿಯನ್ನು ಬಿಡುತ್ತಿದ್ದ. ತಳವಾರಮಲ್ಲ ನಿಷ್ಣೇಶಿಕೆಯನ್ನು ಕಂಬಕ್ಕಾನಿಸಿ, ಆ ಸರಿಯನ್ನು ಪೂರ್ವಿಯಾಗಿ ಕಂಬಕ್ಕೆ ಬಳಿದು, ಕೈಪಿಡಿದರೆ ಜಾರುವಂತೆ ಮಾಡಿದ್ದನು. ಆಮೇಲೆ ಹುಲಿ ಬ್ಯಾಟಿ ಹಳೆಬರಲ್ಲಿ ಗಟ್ಟಿಗರಾದ ತರುಣರು ಜಡ್ಡಿ ಹಾಕಿಕೊಂಡು, ಕಂಬದ ಸುತ್ತಲೂ ಸುರುವಿದ ರಾಡಿಯಲ್ಲಿ ಹಾಯ್ದು ಕಂಬವನ್ನೇರಲು ಸಾಹಸಪಡುತ್ತಿದ್ದರು. ಸುತ್ತಲೂ ನಿಂತವರು ಜೀಕಳಿಗಳಿಂದ ನೀರನ್ನು ತೂರಿ ಕಂಬ ಇನ್ನೂ ಹೆಚ್ಚು ಜಾರುವಂತೆ ಮಾಡುತ್ತಿದ್ದರು. ಕಂಬದ ಬುಡಕ್ಕೆ ನಿಂತ ತರುಣನ ಹೆಗಲಮೇಲೆ ಒಬ್ಬರ ಮೇಲೊಬ್ಬರಂತೆ ಎಂಟು ಹತ್ತು ಜನರು ನಿಂತಿದ್ದರು. ಇನ್ನಿಬ್ಬರು ಹತ್ತಿದರೆ ಮೇಲಿನ ತೊಟ್ಟಿಲನ್ನು ಮುಟ್ಟಿಮುದಾಗಿತ್ತು. ಕಂಬ ಪ್ರತಿಕ್ಷಣಕ್ಕೂ ಜಾರುತ್ತಿತ್ತು. ಸುತ್ತಲೂ ನಿಂತವರು ಜೀಕಳಿಗಳಿಂದ ನೀರು ತೂರುವದು ನಡದೇ ಇತ್ತು.

ಅದೂ ಅಲ್ಲದೆ ತೊಟ್ಟಿಲದಿಂದ ಹಾಲು ಮೇಸರಿನ ಧಾರೆ ನಿರಂತರವಾಗಿ ಸುರಿಯುತ್ತಿಲ್ಲ ಇತ್ತು. ಕೆಳಗೆ ನಿಂತವನು ತನ್ನ ಮೇಲಿನ ಆಳುಗಳ ಭಾರದಿಂದ ತಕ್ಷಿರಿಸಿದನು. ಮೇಲೆ ನಿಂತವರ ತೂಕ ತಪ್ಪಿತು. ಕೆಳಗಿನವರ ಮೇಲೆ ಭರ ಬೀಳಬಾರದೆಂದು, ಮೇಲಿನವರು ಕಂಬವನ್ನು ಹಿಡಿಯಲು, ಅದು ಜಾರಿದಾಗ ಮತ್ತೆ ತೂಕ ತಪ್ಪಿ ಎಲ್ಲರೂ ಕಡಿದುಕೊಂಡು ಕೆಳಗಿನ ರಾಡಿಯಲ್ಲಿ ಬಿದ್ದರು. ದೂರದಿಂದ ನೋಡುವವರಿಗೆ ಕಂಬವೇ ಬೀಳುತ್ತದೇನೋ ಎಂದೆನಿಸುತ್ತಿತ್ತು. ರಾಡಿಯಲ್ಲಿ ಬಿದ್ದವರು ಮತ್ತೆ ಏರಿದರು; ಮತ್ತೆ ಬಿದ್ದರು. ಹೀಗೆ ನಾಲ್ಕೆಂಟು ಸಲ ನಡೆದ ಮೇಲೆ, ಕೊನೆಗೊಮ್ಮೆ ತೊಟ್ಟಿಲು ಕೈಗೆ ನಿಲುಕಿತು. ಕವಚೆ ಜೀರಿಕೊಂಡಿತು. ಜನರೆಲ್ಲ ಉತ್ತಾಹದಿಂದ ಕೇಕೆ ಹಾಕಿದರು.

ನೀರೋಕಳಿಯಂತೆ ಹಾಲೋಕಳಿಗೂ ಉರ ಜನರಲ್ ಕಿಟ್ಟಿ ಬಂಡಿತ್ತು. ಆದರೂ ಹವಾಲ್ಯಾರರ ಕಣ್ಣಿಗೆ ದಾದಾ ಎಲ್ಲಿಯೂ ಬೀಳಲಿಲ್ಲ. ಓಕಳಿಗೆ ಬರಿದಿದ್ದರೂ ಕುಸ್ತಿಯನ್ನು ನೋಡಲು ಕುಸ್ತಿಯ ಕಣಕ್ಕೆ ಬಂದೇ ಬರುವನೆಂದು, ಪಡದಪನವರು ಪ್ರತಿತರ್ಕ ಹೂಡಿದರು. ಅವರ ಈ ತರ್ಕ ಸುಳ್ಳಾಗಲಿಲ್ಲ.

గೊಡರ ಮನೆಯಲ್ಲಿ ದಾದಾ ಬಂದಿಯಾಗಿದ್ದ. ಕುಸ್ತಿಯಲ್ಲಿ ಪ್ರತಿಸ್ವಾಧಿಗಳನ್ನು ಸೋಲಿಸಲು ತನ್ನ ಗೇಳೆಯರಿಗೆ ಹುರುಪುಕೊಡಲು ಹೋಗಬೇಕೆಂದು ದಾದಾ ನಿರ್ದಿಷ್ಟಿಸಿದ. ಪಾವತೆವ್ವನಿಗೆ ಈ ನಿರ್ಧಾರವನ್ನು ಹೇಳಿದಾಗ, “ಮರ್ಯೋ ಬ್ಯಾಡ ಮಾರಾಯಾ. ನಿನ್ನ ಹಿಡಿಯಾಕ ಪ್ರೋಲೀಸರು ಹೊಂಚ ಹಾಕಿ ಕುಳಿತಾರು” ಎಂದಳ್ಳು.

“ఎష్టు ఈటి దినా ఎల్లూ కెత్తేల క్షూణ్ణాగి ఇద్ద ఇద్ద సాకాగేతి. ఇదచింతా జీల ఏను కేడు? నిమ్మ మాతు కళబేచింత ఓకళ నోడాక హోగలిల్ల. కుస్తి నోడాక నా హోగావనా” ఎందు తటిందలే హేళిద.

పావకెత్తేను దాదాన మనస్సు తిరుగిసలు ఎష్టు ప్రయత్నిసిదరో
సఫలవాగలిల్ల. నివాహవిల్లదే కళిసబేకాయితు.

ದಾದಾ ಮೊಡ್ಡೆ ಗೊಂಗಡಿಯೊಂದನ್ನು ಹೊತ್ತುಕೊಂಡು, ಗುರುತು ಸಿಗದಂತೆ ಜನರ ಗುಂಪಿನಲ್ಲಿ ಬಂದು ಕುಳಿತ, ತಲೆಗೆ ಸುತ್ತಿದ ಚಿಂದಿರುವಾಲು, ಬಗಲ ಬಂಡಿಯ ಸದಿಲಾದ ಅಂಗಿ, ಕೃತೀಮವಾದ ಕಲ್ಲೀ ಮೇಸೆಗಳಿಂದ ಅಲಂಕೃತವಾದ ದಾದಾನ ಗುರುತು ಸಮೀಪದಲ್ಲಿ ಕುಳಿತ ಅವನ ಗೆಳೆಯರಿಗೇ ಹತ್ತಿಲ್ಲ.

ಕುಸ್ತಿ ಪ್ರಾರಂಭವಾಯಿತು. ಮೊದಲನೇ ತಳಕಿನಲ್ಲಿ, ಪಾದಳ್ಯಾಯ ಮೂರು ಗಡಿಗಳ ಜೋತೆಗೆ, ಡೋಣಿಸಾಲಿನವನೊಬ್ಬು, ಕೊಲ್ಲಾಪುರದವನೊಬ್ಬು ನೆರೆಹಳ್ಳಿಯವನೊಬ್ಬು ಹೀಗೆ ಮೂರು ಗಡಿಗಳು ಕಣಕ್ಕಿಳಿದಿದ್ದರು. ಕುಸ್ತಿ ಹೀಗೇ ನಡೆಯಿತು. ಪಾದಳ್ಯಾಯ ಗಡಿಗಳಲ್ಲಿ ಇಬ್ಬರು ಸೋತರು. ಹೊತ್ತು ಮುಳುಗುತ್ತಿರುವಾಗ ಎಂಟು ಹತ್ತು ತಳಕುಗಳ ಕುಸ್ತಿ ಮುಗಿಯಿತು. ಕೊನೆಗೆ ಒಬ್ಬ ಕುಸ್ತಿಗಡಿ ಎದ್ದು ಬಂದ. ಪಾದಳ್ಯಾಯ ಕುಸ್ತಿಕಣದಲ್ಲಿ ಅವನು ಮೂರು ಗಡಿಗಳನ್ನು ಒಗೆದವನಾಗಿದ್ದನು. ಅವನ ಜೋತೆಗೇ ಇನ್ನೊಬ್ಬು ಬಂದು ನಿಂತು, ಕುಸ್ತಿಯ ಗಡಿಯನ್ನು ಜನರಿಗೆಲ್ಲ ಹೋರಿಸಿ, “ಈ ಗಡಿ ಜೋಡಿ ಕುಸ್ತಿ ಆಂತೋ ಧ್ಯೇಯೇ ಇದ್ದವರು ಮುಂದ ಬರಬೇಕರಿಂದೋ! ಇಲ್ಲ ಅಂದರ ಇಂವಾ ಪಾದಳ್ಯಾಗೆ ಮೀರಿದವ ಅಂತ ಕೊಂಬ ಉದಸತೀವು” ಎಂದು ಆಹ್ವಾನವನ್ನಿತ್ತ.

ಕಣದಲ್ಲಿ ಗುಜುಗುಜು ಪ್ರಾರಂಭವಾಯಿತು. ಪಾದಳ್ಯಾಯ ಗಡಿಗಳು ಒಬ್ಬರ ಮುಖಿವನೊಬ್ಬರು ನೋಡಿಕೊಂಡರು. ಅವರೆಲ್ಲರ ಮನಸ್ಸಿನಲ್ಲಿ ಒಂದೇ ವಿಚಾರ, ದಾದಾ ಇದ್ದರೆ ಇಂಥ ಪ್ರಸಂಗ ಬರುತ್ತಿರಲಿಲ್ಲ. ಈಗ ಆಹ್ವಾನವನ್ನಿತ್ತ ಗಡಿಯನ್ನು ನೋಲಿಸುವುದು ತಮ್ಮ ಸಾಮಧ್ಯವನ್ನು ಮೀರಿದ್ದು. ಸುಮ್ಮನೆ ಸ್ವರ್ಥಗೆ ಬಿದ್ದು ನೋತು ಬರುವುದರಲ್ಲಿ ಏನೂ ಅಧ್ಯವಿಲ್ಲ.

ಸೂರ್ಯ ತಾಯಿಯ ಹೊಟ್ಟೆಯನ್ನು ಸೇರಲು ಅನುಮಾನಿಸುತ್ತಿದ್ದ ಪ್ರೇಕ್ಷಕರು, ಗಡಿಗಳು ಕ್ಷುಬ್ಧರಾಗಿದ್ದರು. ದೀರ್ಘವಾಗಿ ಕವಿದ ನೆರಳುಗಲ್ಲಿ ಪ್ರೇಕ್ಷಕರೆಲ್ಲ ಒಬ್ಬರ ಮುಖಿವನೊಬ್ಬರು ನೋಡುತ್ತ ವಿಚಾರಮ್ಗೂರಾಗಿದ್ದರು. ಕಣದಲ್ಲಿ ನಿಂತ ಗಡಿ ಸ್ವಲ್ಪ ಹೊತ್ತು ದಾರಿ ಕಾಯ್ದು. ಯಾರೂ ಬರಲಿಲ್ಲ. ‘ಪಾದಳ್ಯಾಗೆ ಮೀರಿದ ಗಡಿಗೆ’ ಎಂದು ಹೇಳಿ ಕೊಂಬು ಉದಲು ಸೂಚನೆ ಕೊಟ್ಟರು. ಕಹಳೆಯವ ಕಹಳೆಯನ್ನೇತ್ತಿ ಇನ್ನೇನು ಉದಬೇಕೆಂದು ಮುಗಿಲಿಗೆ ಮುಖ ಮಾಡಿದ. ಅಷ್ಟರಲ್ಲಿ ಅವನ ಹಿಂದಿನಿಂದ ಯಾರೋ ಬಂದು, ಅವನ ಕ್ಯಾಬಡಿದುಕೊಂಬನ್ನು ಕಸಿದೊಗೆದರು. ಮುಂದೆ ಬಂದ ಆ ವ್ಯಕ್ತಿ ಸದ್ಗು ಹೊಡೆದು ನಿಂತಿತು. ಆಹ್ವಾನವಿತ್ತ ಗಡಿಯೂ ಸದ್ಗು ಹೊಡೆದು ಮುಂದೆ ಬಂದ.

ಜನರ ಲಕ್ಷ್ಯವೆಲ್ಲ ಈ ಆಗಂತುಕನ ಕಡೆಗೆ ಹೊರಳಿತು. ಅವನು ತಲೆಯ ಮೇಲಿನ ಹೆಡಿಗೆರುವಾಲನ್ನೂ, ಬಗಲಬಂಡಿಯನ್ನೂ, ಮೀಸೆಯನ್ನೂ ತೆಗೆದೊಗೆದು ಪ್ರತ್ಯಕ್ಷನಾದ ಕ್ಷಣಾರ್ಥದಲ್ಲಿಯೇ ಇನರೆಲ್ಲ “ದಾದಾ” “ದಾದಾ” ಎಂದು ಕೇಕೆ ಹೊಡೆದರು. ಹಿಂದಿನವರೆಲ್ಲ ಕುಸ್ತಿಯನ್ನು ನೋಡಲು ಮುಂದೆ ಬರಲು ಹಾತೋರೆದರು. ಇದೇ ಸುಗಾಟದಲ್ಲಿ ಮುಂದೆ ಬರುವವರನ್ನೆಲ್ಲ ಕ್ಯಾಬಲೀಯ

ಬಡಿಗೆಯಿಂದ ಹೊಡೆಯುತ್ತ, ಹವಾಲ್ಕಾರರು ಕೊಡ ಸಮೀಪಕ್ಕೇ ಬಂದರು ಅವರು ನೋಡುತ್ತಿರುವುದಲ್ಲಿಯೇ, ದಾದಾ ಗಡಿಯನ್ನು ಕ್ಷಣಾರ್ಥದಲ್ಲಿ ಎತ್ತಿ ನೆಲಕ್ಕೆ ಅಪ್ಪಳಿಸಿದ್ದು. ಅವನು ಅಂಗಾತ ಬಿಡ್ಡವನು, ಸಾವರಿಸಿಕೊಳ್ಳುವುದಲ್ಲಿಯೇ ದಾದಾ ಕೊಡಿಂದ ಜಿಗಿದು, ಜನರಲ್ಲಿ ಮಾಯವಾಗಿದ್ದ ಹವಾಲ್ಕಾರರು, “ದಾದಾನ್ನ ಹಿಡೀರ್ಯೋ” ಎಂದು ಹೊಗಿಕೊಂಡರು. ದಾದಾನ ಗೆಳೆಯರು ಅವನನ್ನು ಹಿಡಿದು ಮಾತಾಡಿಸಲು ಆತರುಗಾಗಿದ್ದರು. ಆದರೆ ಮುಚ್ಚಂಜಿಯ ಮುಖ್ಯಗತ್ತಲೆ, ಜನರ ಗದ್ದಲ, ಹೊಗಾಟ-ಚೀರಾಟಗಳಲ್ಲಿಯೇ; ಇಲ್ಲಿ ಕಂಡ ದಾದಾ ಅಲ್ಲಿ ಕಾಣಿದೆ ಮರೆಯಾಗಿದದ. ಎಲ್ಲರೂ “ದಾದಾ ಎಲ್ಲಿ?” “ದಾದಾ ಎಲ್ಲಿ?” ಎಂದು ಕೇಳುವದು ಮಾತ್ರ ಕೇಳುತ್ತಿತ್ತು. ಅಲ್ಲಿ, ಇಲ್ಲಿ ಕಂಡ ಮೀನ, ಗದ್ದಲಕ್ಕೆ ನಡು ನೀರನ್ನು ಹೋಗುವಂತೆ, ಯಾರ ಕೈಗೂ ಸಿಗದಂತೆ ದಾದಾ ಮಾಯವಾಗಿದ್ದ.

ದಾದಾ ಹೊತ್ತ ಗೊಂಗಡಿ, ಹಾಕಿಕೊಂಡ ಬಗಲಬಂಡಿ ಅಲ್ಲಿದುಹೋದ ಶಂಕರಪ್ಪ ಗೌಡರದೆಂದು ಪತ್ತೆ ಹತ್ತಿತು. ದಾದಾ ಗೌಡರ ಮನೆಯಿಂದಲೇ ಕುಸ್ತಿಯ ಕಣಕ್ಕೆ ಬಂದಿದ್ದನೆಂದು ತಿಳಿದು ಹವಾಲ್ಕಾರರು ಈಗ ಗೌಡರ ಮನಗೇ ರುಧಿತಿಗೆ ನಡೆದರು.

ಗೌಡರ ಮನೆಯ ಸಂದಿಗೊಂದಿ, ಹೋಣೆ, ಕಣಜ, ಮಾಳಿಗೆ, ದನದಮನೆ, ಎಲ್ಲ ಕಡೆಗೂ ಹಿಲಾಲು ಹಜ್ಜಿಕೊಂಡು ಹುಡುಕಿದರೂ ದಾದಾ ಕಾಣಸಿಗಲಿಲ್ಲ. ಹವಾಲ್ಕಾರರಿಗೆ ದಿಗಿಲು ಬಿತ್ತು. ಹುಚ್ಚು ಹಿಡಿದಂತಾಯಿತು. ಧಾರೆಯಲ್ಲಿದ್ದ ದನಕಾಯುವ ಹುಡುಗನೊಬ್ಬನ ಕೆನ್ನೆಗೊಂದು ಏಟು ಕೊಟ್ಟು, “ದಾದಾ ಎಲ್ಲ್ಯಾದಾನಲೇ?” ಎಂದು ಗಡ್ಡಿಸಿದರು. ಕೆವಿ ಮರ್ಹೆನ್ನುವ ಆ ಹೊಡಿತಕ್ಕೆ ತತ್ತರಿಸಿದ ಹುಡುಗ ಹೆದರಿ, “ಇಲ್ಲಿ ಇಲ್ಲರೀಯಪ್ಪ” ಎಂದು ಹೇಳು ಹೇಳುತ್ತಲೆ, “ಸತ್ತನೋ ಎಪ್ಪ” ಎಂದು ಹೊಗಿ ಅಳಹತ್ತಿದ. ಹವಾಲ್ಕಾರರು ಅವನಿಗೆ ಇನ್ನೊಂದು ಏಟು ಕೊಟ್ಟು “ಹಾಗಾರ ಎಲ್ಲಿ ಹೋದನಲೇ ಅಂವಾ?” ಎಂದು ಮತ್ತೆ ಕೇಳಿದರು. “ಬಡೀಬ್ಯಾಡ್ರಿ ಎಪ್ಪಾ, ಕರೇ ಹಳತೇನು. ಕುಸ್ತಿ ನೋಡಿಕೊಂಡು ಬಂದ ನಾ ದನಾ ನೀರಿಗೆ ಬಿಟ್ಟಾಗ ದಾದಾ ಬಾಗಿಲಿಗೆ ಬಂದನರೀ. ತಲಬಾಗೆಲಾ ಕೇಲಿ ಹಾಕಿ ಮನಿ ಮಂದಿ ಕುಸ್ತಿನೋಡಾಕ ಹೋದವರು ಇನ್ನೂ ಬಂದಿದ್ದಿಲ್ಲರೀ. ಹಿತ್ತಲ ಬಾಕಲದ ಹಂತ್ಯಾಕ ಅಂವಾ ಬರೂದಕ್ಕು, ನಾ ದನಾ ಬಿಟ್ಟು ಬಾಕಲಕ್ಕ ಕೇಲಿ ಹಾಕಾದಕ್ಕ ಗಂಟಬಿತ್ತರೀ. ಬಾಕಲಾ ತಗೀ, ಅಂದಾ. ಬ್ಯಾಡ, ಮನ್ನಾಗ ಯಾರೂ ಇಲ್ಲದಾಗ ನಿನ್ನ ಬಳಗ ಬಿಡಾಣಿಲ್ಲ ಅಂತ ನಾ ಮುಂದ ಸಾಗಿದನರೀ. ಅಂವಾ ಹಾಗ ಅಂವಸರದಲೇ ನನ್ನ ದಾಟ ಆಚಾರಪ್ಪಗೋಳ ಮನಿ ಸಂದಿಹಿಡದು

ಮೋದ್ದರೀ.” ಬಿಕ್ಕು, ಅಳು, ನರಜಿಲಿಕೆ, ಇವುಗಳ ಮಧ್ಯದಲ್ಲಿ ತಡೆತಡೆದು ಆ ಮಹುಗ ಹೇಳುತ್ತಿದ್ದ. ಹೆದರಿಕೆಯಿಂದ ಘರಘರ ನಡುಗುತ್ತಿದ್ದ.

ಆಚಾರೀಪ್ರಗೋಳ ಸಂದಿ ಹಿಡಿದು ಹವಾಲ್ನಾರರ ಹಿಲಾಲುಗಳು ಬಂದವು. ಆ ಸಂದಿಗುಂಟ ಬಂದರೆ ಬಾಳಾಚಾರ್ಯರ್ಥೋಂದೇ ಮನೆ. ಬೇರೆ ಮನೆಗಳೇ ಇಲ್ಲ.

ಬಾಳಾಚಾರ್ಯರ ಮನೆಯಲ್ಲಿಯೇ ದಾದಾ ಅಡಗಿ ಕುಳಿತಿರಬಹುದೆಂಬ ಸಂಶಯ ಹವಾಲ್ನಾರರಿಗೆ ಬಂದಿತು. ಬಾಳಾಚಾರ್ಯರ ವಿಷಯವಾಗಿಯೂ, ಪಡೆದಪ್ಪನವರು ಸಾಕಷ್ಟು ವಿಷಬೆರೆಸಿ, ಹವಾಲ್ನಾರರ ಕಿವಿಯೂದಿದ್ದರು. ಬಾಳಾಚಾರಿಯಿಂದರೆ ದಾದಾನ ಆಶ್ರಯದಾತ, ಧರ್ಮದ ಸೋಗಿನಲ್ಲಿ ಪಾಪವನ್ನು ಅಡಗಿಸುವ ಪ್ರಣಾವಂತ ಎಂದು ಹವಾಲ್ನಾರರಿಗೆ ಮನವರಿಕೆಯಾಗಿಹೋಗಿತ್ತು. ಇಲ್ಲಿರಲೇಹೇಕೆಂದು ಬಾಗಿಲ ತಟ್ಟಿದರು.

ಆಚಾರ್ಯರು ಸಂಧ್ಯಾವಂದನೆಗೆ ಕುಳಿತಿದ್ದರು. ಆಚಾರ್ಯರ ಪತ್ತಿ ಬಂದು ಬಾಗಿಲ ತೆರೆದಳು. ಒಳಗೆ ಎಲ್ಲಿಡೆಗೂ ಶಾಂತಿಯಿತ್ತು. ಬಾಗಿಲು ತೆರೆದ ಆಚಾರ್ಯರ ಪತ್ತಿ, ಹಿಂದೆ ಸರಿಯಬೇಕೆನ್ನುವಪ್ಪಾರಲ್ಲಿ ಹವಾಲ್ನಾರರು, “ದಾದಾ ನಿಮ್ಮನ್ನು ಅಡಗಿಕುಂಠಾನಂತ ಸಂಶಯ ಬಂದ್ದೆತರಿ. ಅದಕ ಮನಿ ತಪಾಸು ಮಾಡಲಿಕ್ಕ ಬಂದೀನು” ಎಂದು ಹೇಳಿದರು. ಆಚಾರ್ಯರ ಹೆಂಡತಿ ಉತ್ತರವನ್ನೇ ಕೊಡಲಿಲ್ಲ. ನಿಮ್ಮನೇ ಒಳಗೆ ಹೋಗಿ ಬಿಟ್ಟಳು. ಹವಾಲ್ನಾರರ ಮಾತು ಒಳಗೆ ಸಂಧ್ಯಾವಂದನೆಗೆ ಕುಳಿತ ಆಚಾರ್ಯರ ಕಿವಿಗೂ ಬಿಡಿತ್ತು. “ಅವಶ್ಯ ತಪಾಸ ಮಾಡಿಕೋಬಹುದು” ಎಂದು ಕುಳಿತಲ್ಲಿಂದಲೇ ಉತ್ತರ ಹೊಟ್ಟು, “ಪ್ರಣಾವಸ್ಯ ಪರಬ್ರಹ್ಮಣಃ” ಎಂದು ಮತ್ತೆ ಸಂಧ್ಯಾವಂದನೆಗಾರಂಭಿಸಿದರು. ಮೂಗು ಹಿಡಿದುಕೊಂಡು ಪ್ರಾಣಾಯಾಮಾದಲ್ಲಿ ಲೀನರಾದರು.

ಹಿಲಾಲಿನ ಬೆಳಕಿನಲ್ಲಿ ಮನೆಯ ಸಂದಿಗೊಂದಿಗಳನ್ನೆಲ್ಲ ಪರಿಕ್ಷೇಪಾದಿದರೂ ದಾದಾನ ಸುಳುವು ಹತ್ತಲಿಲ್ಲ. ಅವನ ಕೆರವು ಮನೆಬಾಗಿಲಿನಲ್ಲಿ ಇಲ್ಲದನ್ನು ಹವಾಲ್ನಾರರು ಗಮನಿಸಿದರು. ಈ ಕರ್ಮಕರ ಬ್ರಾಹ್ಮಣ ಮರಾತಾ ಜಾತಿಯ ದಾದಾನಿಗೆ ಬಂದು ವೇಳೆ ಮನೆಯಲ್ಲಿ ಆಶ್ರಯ ಕೊಡಬಹುದಾದರೂ, ಕೆರವು ಸಹಿತ ಒಳಗೆ ಬರಲು ಒಪ್ಪುವುದು ಸಾಧ್ಯವೇ ಇಲ್ಲ. ಬ್ರಾಹ್ಮಣನಿಗೆ ತನ್ನ ಧರ್ಮ ಮೋದಲು, ಉಪಕಾರ ಆರ್ಥೀಲೆ ಎಂಬ ಮಾತು ಪ್ರಖ್ಯಾತವಲ್ಲವೇ? ಹವಾಲ್ನಾರರಿಗೆ ಇದು ಆಶ್ಯಂತಿಕ ಸತ್ಯವೇ ಆಗಿತ್ತು. ಬಾಳಾಚಾರ್ಯರನ್ನು ಕಂಡು ಹವಾಲ್ನಾರರಿಗೆ ಆಶ್ಚರ್ಯವೂ ಆಗಿತ್ತು. ಪೋಲೀಸ ಅಧಿಕಾರಿ, ಮನೆಯ ತಪಾಸಣೆಗೆಂದು ಬಂದರೆ,

ಸಂಧ್ಯಾವಂದನೆಗೆ ಕುಳಿತ ಬ್ರಾಹ್ಮಣ ಸ್ಥಳಬಿಟ್ಟ ಕದಲಭಾರದೆಂದರೇನು? ಪ್ರಾಣಾಯಾಮವನ್ನು ಬಿಟ್ಟಿಲ್ಲ. ಸ್ಪಷ್ಟಮಾಗಿ ಮಂತ್ರಗಳನ್ನುಚ್ಯಾಪಿಸುತ್ತಿದ್ದಾನೆ. ಇವನಿಗೆನು ಹೆಡರಿಕೆಯೇ ಇರಲಿಕ್ಕಿಲ್ಲವೇ? ದಾದಾ ಇಲ್ಲಿಗೆ ಬಂದಿರಲಿಕ್ಕಿಲ್ಲ. ಬಂದಿದ್ದರೆ ಓಡಿಹೋಗಲು ಈ ಮನೆಗೆ ಹಿತ್ತಲಭಾಗಿಲು ಕೂಡ ಇಲ್ಲ. ಮುಂಚಿಯ ಭಾಗಿಲಿನಿಂದ ಓಡಿಹೋಗಿರುವುದು ಸಾಧ್ಯವೇ ಇಲ್ಲ. ಅಲ್ಲಿ ಪಡದಪ್ಪನವರ ಜನರು ಕಾವಲು ನಿಂತಿದ್ದಾರೆ. ಆಯಿತು, ಇನ್ನೊಂದು ಹೋಣಿಯ ಭಾಗಿಲೊಂದನ್ನು ತೆರೆದು ನೋಡಿಲ್ಲ ಎಂದು ವಿಚಾರ ಮಾಡಿ, “ಆಚಾರೆಪ್ಪ, ಈ ಕ್ಷಾಮೀ ಬಾಕಲಾ ಒಂದು ತಗದು ತೋರಸತೀರಾ?” ಎಂದು ವಿನಯದಿಂದಲೇ ಕೇಳಿದರು.

ಅದಕ್ಕೂರವೇ ಏನೋ ಎನ್ನುವಂತೆ ಭಾಜಾಭಾರ್ಯರು “ಅಸ್ತಾಯ ಫ್ರೋ” ಎಂದು ಜೋರಾಗಿ ಲಟಿಕೆ ಹೊಡೆದು, “ಈ ಮನೀನ ನಿಮ್ಮದು ಅಂತ ಹೇಳಿದೆ ಖರೆ, ಆದರೆ ಅದು ದೇವರ ಮನ, ಸಹಸಾ ಯಾರೂ ಅಲ್ಲಿ ಹೋಗತಿರುವಿಲ್ಲ. ನಾ ಸಹಿತ ಸ್ವಾನ ಮಾಡಿ ಒಳಗ ಹೋಗಬೇಕಾಗತದ. ನೀವು ಅಲ್ಲಿ ಕಾಲಿಡತೀನಿ ಅಂತ ಹಟ ಹಿಡಿಬಾರದು. ಇನ್ನು ನೋಡೇ ತೀರತೀನಿ ಅಂದರ ನಂದೊಂದು ಕರಾರು ಅದ. ಒಂದು ವ್ಯಾಳ್ಯಾ ದಾದಾ ಒಳಗ ಇಲ್ಲದಿದ್ದರ, ವಿನಾಕಾರಣ ಒಳಗ ಹೊಕ್ಕು ದೇವರಮನ ಅಪವಿಶ್ರ ಮಾಡಿದ ಬಗ್ಗೆ ನಾವು ಜವಾಬ್ದಾರರಿದ್ದೀವಿ ಅಂತ ನೀವು ಬರೆದುಹೊಡಬೇಕು” ಎಂದಿಷ್ಟು ಹೇಳಿದವರೇ ಸಂಧ್ಯಾವಂದನೆಯನ್ನು ಮುಂದುವರಿಸಿದರು.

“ಭಾಕಲಮುಂದ ತುಪ್ಪದ ದೀಪ ಹಚ್ಚಿದ್ದ ನೋಡೇ ಸಂಶೇ ಬಂತರಿ. ಅದಕ್ಕೆ, ಬಾಕಲೂ ತಗದು ತೋರಸರಿ ಅಂತ ನಿಮಗೆ ಕೇಳಿಹೊಂಡೆ. ನೀವು ಕೇಳಿದ್ದ ರಾಸ್ತಮಾತು. ವಿನಾಕಾರಣ ನಿಮ್ಮ ದೇವರ ಮನ್ಯಾಗ ಹೋಗಿ ಮೈಲಗಿ ಮಾಡಾಕ ನನಗೂ ಇಚ್ಛಾ ಇಲ್ಲ” ಎಂದು ಹವಾಲ್ಪೂರರು ನುಡಿದರು. ಸ್ವಲ್ಪ ಹೊತ್ತು ಸಮ್ಮನೆ ವಿಚಾರದಲ್ಲಿ ನಿಂತರು. ಏನು ಮಾಡಿದರೆ ದಾದಾ ಸಿಗಬುದ್ದು? ಪಾದಳ್ಯಾಯಲ್ಲಿಯೇ ಇದ್ದ ಕಣ್ಣ ತಪ್ಪಿಸಿರುವನಲ್ಲ ಎಂದೂ ಸಿಟ್ಟು ಬಂತು, ಆದರೆ ಏನು ಮಾಡಿದರೂ ವಿಚಾರ ಬಗೆಹರಿಯಲ್ಲ. ಸ್ವಲ್ಪ ಹೊತ್ತು ಮೌನವಾಗಿ ನಿಂತಿದ್ದು “ಹಾಗಾರ ಹೋಗಿಬರತೀನರಿ. ನಮಸ್ಕಾರ” ಎಂದಿಷ್ಟು ಆಚಾರ್ಯರಿಗೆ ಹೇಳಿ ಅಲ್ಲಿಂದ ಹೊರಬಿದ್ದರು.

ಹವಾಲ್ಪೂರರ ಪರಿವಾರವೆಲ್ಲ ಹೊರಟುಹೋಯಿತು. ಆಚಾರ್ಯರ ಸಂಧ್ಯಾವಂದನೆ ಅಂತೂ ಒಮ್ಮೆ ಮುಗಿಯಿತು, ಕೆಲವು ಕಾಲ ಹಾಗೆಯೇ ಕಳೆದಿರಬೇಕು. ದೇವರ ಮನೆಯ ಭಾಗಿಲನ್ನು ತೆರೆದು ದಾದಾ ಹೊರಗೆ ಬಂದ.

ಅವನ ಮುಖ ಎಲ್ಲಿಲ್ಲದ ದೈನ್ಯ ಕೃತಜ್ಞತೆಗಳಿಂದ ತುಂಬಿತ್ತು. ಹೊರಗೆ ಬಂದವನೆ ಅಚಾರ್ಯರ ಕಾಲಿಗೆ ಬಿದ್ದು “ದೇವರ ಮನ್ಯಾನ ನನ್ನ ಕೂಡಿಸಿ, ಆ ಪಾಪದ ಹೊರಿ ನನ್ನ ತಲಿಮ್ಯಾಗ ಯಾಕ ಹೊರಿಸಿದಿರಿ ಕಾಕಾ?” ಎಂದು ಬಿಕ್ಕಿಬಿಕ್ಕಿ ಅಳಹತ್ತಿದ. ಅಚಾರ್ಯರು ನಗುನಗುತ್ತಲೇ “ಏನ ಹುಣ್ಣ ಹುಡುಗೋ ದಾದಾ ನೀನು? ಹವಾಲ್ಲಾರಗ ಹಾಂಗ ಹೇಳಿದೇ ಅಂತ ಅದನ್ನ ಖರೇ ಅಂತ ತಿಳಕೊಂಡೇನವಾ? ಸಾಕ ತಗಿ ಅಳಲಿಕ್ಕೇನಾಗದ? ದೇವರ ಮನೀ ಅಂತ, ಹಂಗಾರ ದೇವರಿಲ್ಲದ ಜಾಗಾ ಯಾವದದ ಹೋರಿಸು? ಏಳೇಳು ಉಟ ಮಾಡು ಮೊದಲ ಎಂದು ಸಾಂಕ್ಷೇಗಿಂಳಿಸಿದರು.

ಉಟ ಮಡಿ ದಾದಾ ಮನೆಗೆ ಹೋಗುತ್ತೇನೆಂದು ಹೇಳಿದಾಗ ಅಚಾರ್ಯರು “ಎಲ್ಲಿಲ್ಲೂ ಹೋಗಬ್ಬಾಡ. ನಾಳೆ ಹವಾಲ್ಲಾರ ಒಮ್ಮೆ ಹೋದಾ ಅಂದರ ಇಡೀ ಉರ ನಿನ್ನದು. ಮುಂಜಾನೆ ಯಶವಂತರಾಯರು ಬರತೀನಿ ಅಂತ ಹೇಳಿ ಕಳಸ್ಯಾರ, ನಿನ್ನ ಜೋಡೀ ಏನೋ ಮಾತಾಡಬೇಕಾಗೇದಂತ. ಅನಾಯಾಸ ಭೇಟ್ಟಿ ಆಗತದ. ಇಲ್ಲೇ ಮಲಕೋ” ಎಂದು ಆಗ್ರಹ ಪಡಿಸಿದರು.

೨೨

ಬೆಳಕು ಹರಿಯುತ್ತಿರುವಾಗಲೇ ಯಶವಂತರಾಯರು ಬಾಳಾಚಾರ್ಯರ ಮನೆಗೆ ಬಂದರ, ಅಲ್ಲಿ ದಾದಾ ತಮ್ಮ ಕಾಲಿಗೆ ಬಿದ್ದದ್ದು ನೋಡಿ ಅವರಿಗೆ ಎಲ್ಲಿಲ್ಲದ ಆಶ್ಚರ್ಯವಾಯಿತು. ಹವಾಲ್ಲಾರ ಇವನನ್ನ ದಿಗ್ದೇಶಿಗಳಲ್ಲಿ ಹುಡುಕುತ್ತಿರುವಾಗ ಇವನು ಪಾದಳ್ಯಾಯಲ್ಲಿಯೇ ಅವನ ಕಣ್ಣ ತಪ್ಪಿಸುತ್ತಿರುವನಲ್ಲ ಎಂದು ಸ್ವಲ್ಪ ನಗೆಯೂ ಬಂತು. ಮೊದಲಿನಿಂದಲೂ ದಾದಾ ಇಂಥ ಜಟಿವಟಿಕೆಗಳಲ್ಲಿ ಪಟಾಯಿತ ಎಂಬ ಮಾತು ಅವರಿಗೆ ಅಪರಿಚಿತವೇನಲ್ಲ. ಅಚಾರ್ಯರು ಪ್ರಾತರ್ವಧಿಗಂಧ ಹೊರಗೆ ಹೋದದ್ದರಿಂದ, ಅವರು ಬರುವವರಿಗೆ ಇಬ್ಬರೂ ಆತ್ಮೀಯತೆಯ ಮಾತುಕರೆಗಳಲ್ಲಿ ತೊಡಗಿದರು.

“ನೀನು ಅಜರಾಳಿಗೆ ಬರದ ಇದ್ದದ್ದ ನೆಟಗ ಮಾಡಿದಿ ನೋಡು ದಾದಾ. ಬಂದಿದ್ದರ ಅಲ್ಲೇ ನಿನ್ನ ಹಿಡದು ಹವಾಲ್ಲಾರ ಜೇಲಿಗೆ ಕಳಿಸ್ತಿದ್ದ” ಎಂದರು ಯಶವಂತರಾಯರು.

“ಕಾಯೋ ದೇವರು ದೊಡ್ಡವ ಅದಾನ ಯಜ್ಞ. ಎಲ್ಲಿ ಹೋದರೂ ಬೆನ್ನಮ್ಯಾಗ ಅಂವಾ ಇದ್ದಾಗ, ಇಂತಾ ನೂರು ಹವಾಲ್ಲಾರರು ಬಂದರೂ ವನಾಗಬೇಕಾಗೇತಿ?”

“ಅದೂ ಕರೇನ ಅನ್ನ. ನಾವೆಲ್ಲ ಕಾಯತೇವಿ ಅನ್ನಾದು ಎಲ್ಲ ಸುಳ್ಳಮಾತ, ಇಲ್ಲೇ ತನಾ ನಮ್ಮನ್ನ ಕಾಯಕೋತ ಬಂದಾನ ಅನ್ನೂ ಮಾತ ಮರಿತೇವಿ. ದೇವರ ಜಿಮಣಾನ್ನ ಅಡವೀ ಹೊಂದಾ ಆಗೂದೂ ತಪ್ಪಸಲ್ಲಿ?” ಎಂದು ಯಶವಂತರಾಯರು ನಿಟ್ಟಿಸಿರುಗರೆದರು. ಎಪ್ಪತ್ತು ವರ್ಷದ ಆ ಮುದುಕನಲ್ಲಿ ಇನ್ನೂ ಕೂಸಿನ ಅಂತಹ ಕರಣವಿತ್ತು. ಜಿಮಣಾಳ ಕರುಣಕೆ ಅವನ ಹೃದಯವನ್ನೇ ತಲಕಾಡಿತ್ತು. ಏನು ವಾಡಿದರೆ ಅವಳ ಹದಗೆಟ್ಟಿ ಬಾಳು ಒಂದು ರೂಪಕ್ಕೆ ಬಂದಿತೆಂದು ಹಗಲಿರುಳು ಜಿಂತೆ ಅವರನ್ನ ಕಾಡುತ್ತಿತ್ತು.

ದಾದಾನ ಕುತ್ತೊಹಲ ಜಾಗೃತವಾಯಿತು. ಜಿಮಣಾ ಅಡವಿಯ ಹೇಣವಾಗುತ್ತಿದ್ದಳೇ? ನಾನಾ ಕಾಕಾ ಸತ್ತಂದಿನಿಂದ ಆ ಮನೆತನಕ್ಕೆ ದುರ್ದೈವ ಬೆನ್ನು ಹತ್ತಿ ಕಾಡುತ್ತಿತ್ತು. ತನ್ನಂಥ ಅಣ್ಣನಿದ್ದು ಉಪಯೋಗವಾಗಲಿಲ್ಲ. ಜಿಮಣಾಳ ಸಮಾಚಾರವಾದರೂ ಏನು? ದಾದಾನಿಗೆ ಒಂದು ವಿವರವೂ ಗೊತ್ತಿರಲಿಲ್ಲ. ಜಿಮಣಾಳ ಕಢೆಯನ್ನವನು ಕೇಳಬೇಕಾಗಿತ್ತು.

ಯಶವಂತರಾಯರು ಸಾದ್ಯಂತವಾಗಿ ಹೇಳಿತೊಡಗಿದರು. ಜಿಮಣಾ ಪಡದಪ್ಪನಿಂದ ಅಗಲಿದ್ದು, ಅವಳ ಆತ್ಮಹತ್ಯೆಯ ಪ್ರಯತ್ನ, ಒಂದಪ್ಪ ದೇವರಂತೆ ಒಂದು ಕಾಪಾಡಿದ್ದು, ಜಿಮಣಾಳ ಪ್ರಸೂತಿವೇದನೆ, ಹವಾಲ್ಲಾರರ ಆಗಮನ, ಅಕಸ್ಮಾತ್ತಾಗಿ ತಮ್ಮ ಕೈಯಲ್ಲಿ ಅವಳು ದೊರೆತದ್ದು, ಗಂಡು ಹಡೆದದ್ದು ಎಲ್ಲವನ್ನು ಆತ್ಮೀಯತೆಯ ದನಿಯಲ್ಲಿ ಹೇಳುವಾಗ ಅವರ ಕಂತ ಬಿಗಿದು ಬರುತ್ತಿತ್ತು. ತದೇಕಚಿತ್ತನಾಗಿ ಕುಳಿತುಕೇಳುತ್ತಿದ್ದ ದಾದಾ ಮೂಕನಾಗಿ ಕಣ್ಣೀರು ಸುರಿಸುತ್ತಿದ್ದ. ಜಿಮಣಾಳ ಜೀವನದಲ್ಲಿ ದುಃಖ ಸುಖ ಹಾಸುಹೊಕ್ಕಾಗಿ ಕರುಣಕೆಯನ್ನೇ ನೇಯಿದ್ದಪ್ಪ, ದೇಶಪ್ರಭಾಷಾಗಿ ಅಲೆಯುವ ಪ್ರಸಂಗ ಅವಳಿಗೆ ಬರಬೇಕೇ? ಒಂದು ಜೀವ ನೆಲೆಯಲ್ಲದೆ ತಿರುಗಾಡುವಂತೆ, ಯಾವ ದೃವದ ಶಾಪ ಕಾಡುತ್ತದೆ? ದಾದಾನಿಗೆ ಇದ್ದಲ್ಲ ಅಸಹನೀಯವಾಯಿತು. ಕೆಲ ಹೊತ್ತು ಸುಮ್ಮನೆ ಅಳಹತ್ತಿದ.

ಕೊನೆಗೊಮ್ಮೆ ವ್ಯಾಪಹಾರಿಕ ಸಮಸ್ಯೆ ಎದುರಾಯಿತು. ಅದನ್ನೇ ಕುರಿತು ದಾದಾನೊಡನೆ ಯಶವಂತರಾಯರು ಮಾತಾಡಬೇಕಾಗಿತ್ತು. ಈಗ ಕೂಸಿನ ತಂದೆಯ ಹೆಸರನ್ನ ಯಾರದೆಂದು ಹಚ್ಚಬೇಕು. ಇದರಲ್ಲಿ ಜಿಮಣಾಳ ಅಭಿಪ್ರಾಯವೇನೆಂದು ದಾದಾ ಕೇಳಿದ. ಕೂಸಿನ ತಂದೆಯ ಹೆಸರನ್ನು ದಾದಾನೆದುರಿಗೇ ಹೇಳಿರುವನೆಂದು ಅವಳೇ ಹೇಳಿದ ವಾತನ್ನು ಯಶವಂತರಾಯರು ನೆನಪು ವಾಡಿಕೊಟ್ಟರು. ದಾದಾನಿಗೂ ಅದೇ ಒಟ್ಟಿಗೆಯಾಯಿತು.

“ನೀ ಅನ್ನೂದೆಲ್ಲ ಕರೇ ದಾದಾ, ಅದರ ಪಡದಪ್ಪನ ಹೆಸರು ಹಚ್ಚಿತೆಂತ ತಿಳಿ. ಮುಂದ ಆ ಕೊಸಿನ ಗತಿ ಏನು? ಪಡದಪ್ಪ ಸಂಸಾರ ಇಲ್ಲದ ಸನ್ಯಾಸಿ. ಅಂವಾ ಈ ಹುಡುಗನ್ನ ಮುಂದ ತಂದಾನಂತ ನಂಬಿಕೆ ನನಗಿಲ್ಲ. ಅದಕ ಚಿಮಣಾಗ ಹೇಳಿದ್ದೆ. ಆಕೆ ಒಟ್ಟಿದರ ಬಾಪುಸಾಹೇಬನ ಹೆಸರು ಹಚ್ಚಬೇಕೂ ಅಂತ ನನ್ನ ಇರಾದೆ ಇತ್ತು” ಯಶವಂತರಾಯರು ಮನದಾಶಯನ್ನು ವ್ಯಕ್ತಪಡಿಸಿದರು.

ಈ ಮಾತನ್ನು ಕೇಳಿ ದಾದಾ ಕೋಪದಿಂದ ಸಿದಿದ್ದೆ. “ಇದ ಮಾತ ನೀವನ್ನೂದ ಮತ್ತು ಯಾರಾರೇ ಅಂದಿದ್ದರ, ಒಂದ ಕ್ಕೆ ತೋರಿಸ್ತಿದ್ದ ಯಜ್ಞ. ನಾವು ಬಡವರು ಕರೇ. ಆಸ್ತಿ ನಿಮ್ಮಂಗ ನಮಗೇನಿಲ್ಲ. ಆದರ ಮರ್ಯಾದಿ ಮಾರಿಕೊಂಡು ಬಾಳೇ ಮಾಡೂದು ನನಗೇನ ಮನಸ್ಸಿಲ್ಲ. ಕೊಸಿನ ತಂದಿ ಪಡದಪ್ಪ ಅನ್ನೂ ಮಾತು ನಾಕು ಮಂದಿಗಲ್ಲಾ ಗೊತ್ತಾಗೇತಿ. ಗೊತ್ತಾಗಿದ್ದರೂ, ದೇವರಿಗರೇ ತಿಳಿದ್ದೇತಿ. ಅದನ್ನು ಮರತು ಬಾಳೇ ಮಾಡಬೇಕೆಂದರ, ಏನ ಮಾತಾಡತೀರಿ ಯಜ್ಞ. ಪಡದಪ್ಪನ ಆಕಿನ್ನ ಲಗ್ಗು ಆಗಿ ಗತಿಗಾಣಸಬೇಕು.”

“ಹೌದಾ ದಾದಾ, ಆದರ ಪಡದಪ್ಪ ಆಕಿನ್ನ ಲಗ್ಗು ಆಗತಾನ ಅನ್ನೂ ಮಾತ ಹುಚ್ಚಿತನ. ಆಕಿನ್ನ ಗತಿಯಿಲ್ಲಂಗ ಮಾಡಿ ಕ್ಕೆ ಬಿಟ್ಟನಂತ. ಆಕಿ ಕೆರಿ ಬೀಳಾಕ ಹೋಗಿದ್ದಳು. ಚಂದಿ ಆಕಿನ್ನ ಪಾರ ಮಾಡಿದಳು. ಸುಮ್ಮನ ನನ್ನ ಮಾತು ಕೇಳಿಕೋ, ಬಾಪೂನ ಹೆಸರು ಹಚ್ಚಿದರ, ಮುಂದ ಆ ಹುಡುಗ ಬಾಪೂನ ಪಿತ್ರಾರ್ಚಿತ ಆಸ್ತಿಗೆ ವಾರಸದಾರ ಆಕ್ಷಾನ.”

“ಆಸ್ತಿ ಮಾತ ಹೇಳತೀರಿ ಯಜ್ಞ, ಚಿಮಣಾನ ಮರ್ಯಾದೀ ಗತೀ ಏನು ಅಂತ ಚಿಂತೆ ಕೊರಿತ್ತೆತಿ ನನಗ. ಬಾಪುಸಾಹೇಬ ಯಂತಾವರೇ ಇರಲಿ, ತಪ್ಪ ಮಾಡದ ಅವಗ ಈ ಬಟ್ಟು ಕೊಡೂದು ಜೀವ ಹೋದರೂ ಆಗಾಣಿಲ್ಲ. ನನ್ನ ಕಡಿಂದ. ಆ ಮಾತ ಹೇಳಬ್ಬಾತ್ತಿ” ದಾದಾ ಸ್ವಷ್ಟವಾಗಿ ಖಂಡಿತವಾಗಿ ಹೇಳಿದ.

ಯಶವಂತರಾಯರು ನಿರುತ್ತರರಾದರು. ತುಂಬಿ ಬಂದ ಅಂತಕರಣ, ಚಿಮಣಾಳ ಬಗ್ಗೆ ಮೂಡಿದ ಸಹಾನುಭೂತಿ ಇವುಗಳಿಂದ ಇಂಥ ಮಾತನ್ನು ಅವರಾಡಿದ್ದರು. ಅದರಲ್ಲಿ ಯಾವ ದುರುದ್ದೇಶವೂ ಅಡಗಿರಲಿಲ್ಲ. ಚಿಮಣಾ ಹಾಗ ಅವಳ ಕೊಸಿನ ಭವಿತವ್ಯ ತತ್ತ್ವನಿಷ್ಠುರತೆಯು ಸಲುವಾಗಿ ಹಾಳಾಗಬಾರದೆಂಬುದೇ ಅವರ ಅಭಿಪ್ರಾಯ. ಆದರೆ ದಾದಾ ಅದಕ್ಕೂಪ್ರದನ್ನು ಕಂಡು ನಿರುಪಾಯಿರಾದರು. ಏನಿದ್ದರೂ ದಾದಾ ಅವಳ ಅಣ್ಣ; ಅವಳ ಭವಿಷ್ಯದ ಜವಾಬ್ದಾರಿ ಅವನದೇ ಅಲ್ಲವೇ?

ಇವರಿಬ್ಬರ ಮಾತುಕಡೆ ನಡೆದಿರುವಾಗಲೇ ಬಾಳಾಚಾರ್ಯರು ಅಲ್ಲಿಗೆ ಬಂದರು. ಯಶವಂತರಾಯರು ಅವರಿಗೆ ನಮಸ್ಕರಿಸಿದರು.

“ಯಶವಂತರಾವ, ದಾದಾನ ಜೋಡಿ ನೀವು ಮುಖ್ಯ ವಿಷಯದ ಬಗ್ಗೆ ಮಾತಾಡಿರಬಹುದು. ಇನ್ನು ಇನ್ನೊಂದು ವಿಷಯದ ಬಗ್ಗೆ ನಿಮ್ಮ ನಿಶ್ಚಿತ ಅಭಿಪ್ರಾಯ ತಿಳಿಕೋಬೇಕಾಗಿತ್ತು” ಎಂದು ಹೇಳಿ, ಆಚಾರ್ಯರು ತಮ್ಮ ವಾಡಿಕೆಯ ಕೃಷ್ಣಾಚೈನದ ಆಸನದ ಮೇಲೆ ಬಂದು ಕುಳಿತರು.

ಯಶವಂತರಾಯರಿಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು. “ಯಾವ ವಿಷಯ ಅಂತ ತಿಳಿಸಿದರ, ನನ್ನ ಮಾತೂ ಹೇಳಾಕ ತಯಾರಾದ್ದಿನ” ಎಂದು ನುಡಿದರು.

“ಅದ ನಮಗೆ, ನಿಮಗೆ, ಈ ಉರಿಗೆ ಸಂಬಂಧಿಸಿದ ವಿಷಯ. ಈಗ ಗೌಡರ ಮನೆತನದ ವಾರಸಾಪ್ರಕರಣ ತೋಗೋಳ್ಳಿ, ಪಡದಪ್ಪ, ನಿಮ್ಮಾರ್ಥ ಯಾರ ಅಂವಾ-ಆ ಲಿಂಗಪಟ್ಟನ್ನ ಕರೆಕೊಂಡು ಬಂದು ಮತ್ತೆ ಪುಂಡಾಟಿಕಿ ನಡಸಾನ್ನ. ಅದರಾಗ ನಿಮ್ಮ ಬಾಪೂಸಾಹೇಬ ಕೂಡಿಕೊಂಡು ತನ್ನ ಹೆಸರು ಕೆಡಿಸಿಕೊಳ್ಳಲಿಕ್ಕೆ ಹತ್ತಾನ್ನ. ಅದಕ್ಕ ಬಾಪೂಸಾಹೇಬ ಈ ಉರು ಬಿಟ್ಟು ತನ್ನ ಉರಿಗೆ ಹೋಗಬೇಕೂ ಅನ್ನಾದು ನನ್ನ ಅಭಿಪ್ರಾಯ.”

ಯಶವಂತರಾಯರ ಅಭಿಪ್ರಾಯವೂ ಅದೇ ಅಗಿತ್ತು. ಆದರೆ ಬಾಪೂಸಾಹೇಬನಿಗೆ ನೇರವಾಗಿ ಹೇಗೆ ಹೇಳಬೇಕು? ಲಕ್ಷ್ಮೀಭಾಯಿ ತಿರುಗಿ ತನ್ನ ವಾಡೆಯಲ್ಲಿ ಬಂದು ನಿಂತರೆ ಬಾಪೂಸಾಹೇಬನು ತಾನಾಗಿ ಉರು ಬಿಡುವಂತಾಗುವದೆಂದು ಬಾಳಾಚಾರ್ಯರು ಸೂಚಿಸಿದರು. ಆದರೆ ಲಕ್ಷ್ಮೀಭಾಯಿಯನ್ನು ಕರೆತರಲು ಮಾಡಿದ ಎಲ್ಲ ಪ್ರಯತ್ನಗಳೂ ನಿಷ್ಳಳವಾಗಿದ್ದವು. ಇನ್ನು ಯಶವಂತರಾಯರೇ ಸ್ವತಃ ಲಕ್ಷ್ಮೀಭಾಯಿಯನ್ನು ಕರೆದುಕೊಂಡು ಬರುವದೊಂದೇ ಉಪಾಯ. ಯಶವಂತರಾಯರೂ ಹಾಗೆ ಮಾಡಬಹುದಿತ್ತು. ಆದರೆ ಲಕ್ಷ್ಮೀಭಾಯಿ ತನ್ನನ್ನು ಬಾಪೂಸಾಹೇಬನ ಪ್ರಕ್ರಿಯೆಂದು ತಿಳಿದರೆ ಹೇಗೆ? ಈ ಕೆಲಸ ಬಾಳಾಚಾರ್ಯರೇ ಮಾಡಿದರೆ ಹೇಗೆ?

ಕೊನೆಗೆ ನಿಂಬಂತಾಯವಾದದ್ದು ಹೀಗೆ-ಯಶವಂತರಾಯರು ಸ್ವತ: ಇಂದುಪುರಿಗೆ ಹೋಗಿ ಮಹಾರಾಜರನ್ನು ಕಂಡು, ಲಕ್ಷ್ಮೀಭಾಯಿಗೆ ಈ ಮಾತು ತಿಳಿಸಬೇಕು. ಬಾಳಾಚಾರ್ಯರೂ ಅವರನ್ನು ಕಾಣಲಿರುವರೆಂದು ತಿಳಿಸಬೇಕು. ಜಾಗೀರದಾರರ ಮನೆತನ ಮುಂದುವರಿಯಬೇಕು. ಬಾಪೂಸಾಹೇಬ ತನ್ನಾರ್ಥಿಗೆ ಹೋಗಬೇಕು.

ಸ್ವಲ್ಪಹೊತ್ತು ಬಿಟ್ಟು ಬಾಳಾಚಾರ್ಯರು ಇನ್ನೊಂದು ಮಾತು ತೆಗೆದರು-

“ಈಗ ನೋಡಿ ಯಶವಂತರಾವ, ಬಾಪುಸಾಹೇಬು, ಪಡದಪ್ಪ ಕೊಡಿಕೊಂಡು, ಹಾವನೂರ ಜನರಿಂದ ದಾದಾನ ಮ್ಯಾಲೆ ವಾರಂಟು ಕೊಡಿಸ್ಯಾರ. ಅದಕ ನಿಷ್ವ ಹಾವನೂರ ಗೌಡರಿಗೆ ಹೇಳಿ ಆ ವಾರಂಟು ರದ್ದು ಆಗೂಹಾಂಗ ಮಾಡಬೇಕು” ಎಂದರು.

“ಹೌದು ಯಜ್ಞ, ಅದೊಂದು ವಾರೆಂಟು ರದ್ದಾಗಲಿ, ಆ ಮ್ಯಾಗ ಈ ಸೋಟರನ್ನೆಲ್ಲ ಒಂದು ಕೈ ನೋಡತೇನಿ. ಈ ಪಡದಪ್ಪನ್ನು ಉಂಟು ಬಿಟ್ಟು ಓಡಸತೇನಿ” ಎಂದು ದಾದಾನೂ ಹೇಳಿದ.

“ವಿನರ ಹುಚ್ಚುಚ್ಚರ ಮಾತಾಡಬ್ಯಾಡ ದಾದಾ. ಪಡದಪ್ಪ ಉರ ವತನದಾರ. ಉರ ಮಂದಿ ಬೆಂಬಲ ಎಲ್ಲ ಅಂವಗದ. ಅಂವನ್ನೇನ ಮಾಡತೀ. ಬಾಪುಸಾಹೇಬ ತನೇ ಮ್ಯಾಲಿನ ಹಕ್ಕಿ. ಅಂವಾ ಉರು ಬಿಟ್ಟು ಹೋಗೂಹಾಂಗ ಮಾಡಬೇಕು,” ಎಂದರು ಬಾಳಾಚಾರ್ಯರು.

“ಆಚಾರೆಪ್ಪ ಅನ್ನೂದು ರಾಸ್ತಮಾತ ಏತಿ ದಾದಾ. ಹಾಗೆಲ್ಲ ಹೋಗಬ್ಯಾಡ. ಚಿಮಣಾ ಕೂಸಿನ ಕರಕೊಂಡು ಉರಿಗೆ ಬಂದಮ್ಯಾಗ ಮತ್ತುಲ್ಲಿರಬೇಕು ಆಕಿ? ಅದು ಹೋಗಲಿಬಿಡು. ಹಾವನೂರ ಗೌಡ ತನ್ನ ಮಾತು ತಗದಹಾಕಾಂವಲ್ಲ, ನಾ ಎಲ್ಲ ಅಂವಗ ಹೇಳತೀನಿ” ಯಶವಂತರಾಯರೂ ಹೇಳಿದರು.

ಅಂದೇ ಇಳಿಹೋತ್ತಿಗೆ ಹಾವನೂರಿಗೆ ಹೋಗತ್ತೇವೆಂದು ಹೇಳಿ ಯಶವಂತರಾಯರು ಅಲ್ಲಿಂದ ಹೋರಟರು. ಮುಂದೆ ಕೆಲಹೋತ್ತಾದ ಮೇಲೆ ಶೇಷಪ್ಪ ಮರುದಿನದ ಹನುಮಜಯಂತಿಗೆ ಆಚಾರ್ಯರಿಗೆ ಆಮಂತ್ರಣಕೊಡಲು ಅಲ್ಲಿಗೆ ಬಂದ. ದಾದಾ ಎದ್ದು ನಿಂತು ಶೇಷಪ್ಪನಿಗೆ ‘ರಾಮರಾಮ’ ಮಾಡಿದೂಡನೆ ಅವನಿಗೂ ಆಶ್ಚರ್ಯವಾಯಿತು.

“ವಿನೋ ದಾದಾ, ಹವಾಲ್ಲಾರ ರಾತ್ರಿ ಉರುಬಿಟ್ಟು ಹೋದ ಸುದ್ದೀ ಕೇಳಿಡಕೂಡಲೆ, ಬೆಳಗು ಹರಿಯೂದ್ದಾಗ ಬಂದು ಉರು ಸೇರಿದ್ದಾಂಗ ಕಾಣತರ?” ಎಂದು ಕೊಂತು ಬೆರಸಿ ಕೇಳಿದ.

“ಹವಾಲ್ಲಾರ ಉರು ಬಿಟ್ಟು ಹೋದರೂ ನೀವದೀರಲ್ಲಿ ಸರಕಾರೀ ಅಮಲದಾರರು. ನೀವೂ ಮನಸ್ಸು ಮಾಡಿದರ ಜೇಲಿಗೆ ಕಳಸಾಗ ಆಗತ್ಯತಲ್ಲಿ” ಎಂದು ದಾದಾ ನಗುತ್ತಲೇ ಉತ್ತರವಿತ್ತ.

“ಕೂತು ಮಾತಾಡು ದಾದಾ” ಎಂದು ಹೇಳಿ ಶೇಷಪ್ಪ ಆಚಾರ್ಯರೆಡೆಗೆ ತಿರುಗಿದ.

“ಈ ವಷಾರ, ದುಷ್ಪಾಳದಾಗ ಹಣಮಜಯಂತಿ ಭಾಳ ಹಿಗ್ಗಸದ ಬರೇ

ವೈದಿಕ ಬ್ರಾಹ್ಮಣರ ಪೂರ್ತೆ ಅಷ್ಟಿರ ಮಾಡಬೇಕಂತದ ಆಚಾರ” ಎಂದು ಪ್ರಸ್ತಾವನೆ ಹಾಕಿದ.

“ಒಟ್ಟು ಮಾರುತಿದೇವರು ಮಿಲಿ ಕೊಡಲಿಲ್ಲ ಅಂತ ಅಂವಗ ಈ ದುಷ್ಪಾಳದ ರುಳಾ ಬಡಕೊಂಡದು ನೆಟ್ಟಿಗಾತು. ಗೌಡ ಸತ್ತಾ ಅಂತ, ಅವರ ಮನೀ ಸಮಾರಾಥನಿ ಮುಖಿತು. ಬರಗಾಲ ಅಂತ ಕುಲಕರ್ಣೀರ ಮನಿ ಸಮಾರಾಥನಿ ಸಂಪುಷ್ಟಕ್ಕೆ ಬಂದದ. ಏನೋ ಬಾಪ್ರಾಸಾಹೇಬು ಇದ್ದಾ ಅಂತ ಹಣಮಪ್ಪ ಓಕಳೀನರೇ ಕಂಡ” ಎಂದು ನಕ್ಕರು ಬಾಳಾಚಾರ್ಯರು.

ಶೇಷಪ್ಪನಿಗೆ ಈ ಕೊಂಕು ತಿಳಿಯಿತು. “ಕೇರಿ ನೀರು ಕೆರಿಗೆ ಹಾಕಿ ವರಾ ಪಡಕೊಳ್ಳಿಕ್ಕೆ ಬರತಿದ್ದರ ನಾನೂ ಬೇಕಾದ್ದೂಂಗ ಮಾಡತಿದ್ದೆ ಆಚಾರ. ಅವ ಓಕಳಿ ಮಾಡಿದ್ದು ಭಕ್ತಿ ಅಂತ ಹೊಗಳತೀರಿ. ನನಗ ನಗೀ ಬರತದ. ಹಾಂಗ ಭಕ್ತಿನ ಇದ್ದರ ಮುಂದಿನ ವರ್ಷ ಮಾಡಿ ತೋರಸಲಿ ಹೇಳತೀನಿ.”

“ನೂರಾರು ವರ್ಷದಿಂದ ಜಾಗಿರದಾರರ ಓಕಳಿ ನಡದ ಬಂದದೇನವಾ. ಮುಂದಿನ ವರ್ಷ ಮಾಡೊದಿಲ್ಲ ಅಂತ ಹ್ಯಾಂಗ ಹೇಳತೀಯಂವಾ” ಬಾಳಾಚಾರ್ಯರು ಆಸನವನ್ನು ಬದಲಿಸುತ್ತ ತುಸು ಕುಶೂಪಲಸಿತ್ತರಾಗಿಯೇ ಕೇಳಿದರು.

ಶೇಷಪ್ಪ ಒಂದು ಚಿಟಕೆ ನಶ್ಯ ವಿರಿಸಿದ. ಆಚಾರ್ಯರಿಗೂ ಡಬ್ಬಿಯನ್ನು ಮುಂದೆ ಚಾಚುತ್ತ, “ಗೊತ್ತ ಇಲ್ಲ ಹೊದಲೆಂಧೇ ಆಚಾರ ವಾಡೇದ ಓಕಳಿ? ಈಗ ವಾಡೇದ ಯಜಮಾನತಿ ಲಕ್ಷ್ಮೀ ಇಬಾಯಿ. ಇಲ್ಲೇ ಇಂದುಪುರದಾಗ ಬಂದು ಇದ್ದಾರ, ಅಂತಾದು, ನಿಮ್ಮ ವಾಡೇದ ಓಕಳಿ ನೀವು ಬರಬೇಕು ಅಂತ ಬಾಪ್ರಾಸಾಹೇಬು ಒಂದು ಪತ್ರನೂ ಕಳಿಸಬಾರದ? ಅದರ ಪರಿಣಾಮ ಏನಾಗೇದ ಅಂದರೆ, ಲಕ್ಷ್ಮೀ ಇಬಾಯಿ ಸಿಟ್ಟಿಗೆದ್ದಾಳ. ಇಲ್ಲಿತನಕಾ ಹನ್ನೆರಡು ವರ್ಷದ ಜಮಾಲಿಚಿನ ಲೆಕ್ಕಾ ತೋಸೊಂದು ಇಂದುಪುರಿಗೆ ಬಾ ಅಂತ, ಸಂಸಾಫಿದಿಂದ ಕುದರಿಸ್ತಾರನ ಕಡಿಂದ ಪತ್ರ ಕಳಸ್ತಾರ.”

ಆಚಾರ್ಯರಿಗೂ ಈ ಸುದ್ದಿ ಗೊತ್ತಿರಲಿಲ್ಲ. ಅದರೆ ಸಂಶಯವೇನೋ ಒಮ್ಮೆಲೆ ಬಂತು. “ಓಕಳಿ ಮುಗಿಯೂದರಾಗ ಇಂಥಾ ಪತ್ರ ಬರಬೇಕಾದರ, ಈ ಕಾಯದೇದ ತೋಡಕು, ಇಲ್ಲಿ ಸುದ್ದೀ ಬಲ್ಲವರೇ ಕಳಿಸಿರಬೇಕು, ಅನಸತದ” ಎಂದು ತಮ್ಮ ಸಂಶಯವನ್ನು ಆಡಿಯೂ ತೋರಿಸಿದರು.

“ತಿಳಿಸಿದ್ದರ ಹ್ಯಾಂಗರೀ. ನಾನು ಈ ಬಾಪ್ರಾಸಾಹೇಬನ ದರ್ಬಾರ ನೋಡಿ ಬ್ಯಾಸತ್ತು ಇಂದುಪುರಕ್ಕೆ ಪತ್ರ ಬರದು ಕಳಿಸಿಬಿಟ್ಟೆ ಮೊದಲ ಆಮಂತ್ರಿಷಾಪತ್ರ ಕಳಸೋ ಅಂತ ಗಿಳಿಗೆ ಹೇಳಿದ್ದೂಂಗ ಹೇಳಿದೆ ಪಡದಪ್ಪನ ಮಾತು ಕೇಳಿ

ಬಿಟ್ಟಬಿಟ್ಟ, ಇನ್ನ ಆ ಪಡದಪ್ಪನ ಉಳಿಸಿಗೊಳ್ಳಲಿ ಇಂವನ್ನ ಪೇಚಿನಿಂದ” ಎಂದ ಶೇಷಪ್ಪ.

ಪಡದಪ್ಪ ಭಾಪೂಸಾಹೇಬರ ಬಗ್ಗೆ ಅತ್ಯಂತ ಗೌರವಾದರಗಳಿಧ್ಯ ಶೇಷಪ್ಪನೇ ಈ ಮಾತನಾಡುವವನು? ಬಾಳಾಚಾರ್ಯರಿಗೆ ಈ ಕುತಂತ್ರ ಮೊದಲೇ ಹೊಳೆದಿತ್ತು. ಆದರೂ ಇನ್ನೂ ಸ್ವಲ್ಪ ಸುತ್ತು ಸುತ್ತಾಡಿ ಗಾಳ ಹಾಕಬೇಕೆಂದು “ಅಲ್ಲೋ ಶೇಷಪ್ಪಾ, ತಗಾಯಿ ಕೊಡಿಸಿದ ‘ಗೋಪಾಳ’ದಾಗ ಪಡದಪ್ಪ ಶೇಕಡಾ ಜಿರಂತ ಪಾಲು ಕೇಳಿದನಂತ ಏರೆ ಏನು?” ಎಂದರು.

“ಕೇಳಿದ ಏನ ಮಾಡ್ಯಾನು? ಆ ದೇಶನಿಕಾಳಿ ಲಿಂಗಪ್ಪ ಈ ಉರ ಗೌಡ ಅಂತ, ಅವನ ಪಾಲು ಕೊಡಬೇಕೂ ಅಂತ ಕೇಳಿದ. ಅವನ ಗೌಡಕೀ ವಾರಸಾ ಪ್ರಕರಣವೇ ಮೊದಲು ಮುಗೀಲಿ. ಪಾರ್ವತೆಪ್ಪನ ತಕರಾರೀ ಅರ್ಚಿಗೆ ಬರೇ ಮಾಮಲೇದಾರರು ಹುಕುಂ ಕೊಟ್ಟರ ಗೌಡಕೀ ಬರಲಿಲ್ಲ. ಪ್ರಾಂತ ಸಾಹೇಬರು ಪಾಳೀ ರಚಿಸ್ತರದಾಗ ಲಿಂಗಪ್ಪನ ಹೆಸರು ಹಜ್ಜಬೇಕು. ಅದರಂತೆ ಪಾಳೀ ನೋಟೀಸು ಹೊರಡಬೇಕು. ಆಮ್ಮಾಲ ಲಿಂಗಪ್ಪನ ನೇಮಣಾಕ ಆಗಬೇಕು. ಅಲ್ಲೀ ತನಕಾ ಅಂವಾ ಎಲ್ಲೀ ಗೌಡಾ ಅಂತ ಬೆದರಿಸಿಬಿಟ್ಟೇ ಅಂದಿನಿಂದ ಅಡ್ಡಾಲು ಹಾಕಬೇಕೂ ಅಂತ ಪಡದಪ್ಪ ಪ್ರಯಿತ್ತ ನಡಿಸ್ಯಾನ. ಇಕಾ, ಆಚಾರ, ಈಗ ಬಂದ ಮಾಮಲೇದಾರರ ಹುಕುಮಿನ ಮ್ಮಾಲೆ, ಪ್ರಾಂತ ಸಾಹೇಬರ ಕಡೆಗೆ ಅಪೀಲು ಮಾಡಿಕೋ ಅಂತ ಪಾರ್ವತೆಪ್ಪಗ ತಿಳಸರಿ, ಅವರು ಬರೇ ಅರ್ಚಿಗೆ ಸಹಿ ಹಾಕಿ ಕೊಟ್ಟರೂ ತೀರಿತು. ಮುಂದಿನ ಕೆಲಸ ನನಗ ಗುತ್ತಿಗಿ, ತೋರಸತೇನಿ ಒಂದು ಕ್ಕೆ” ಎಂದು ಶೇಷಪ್ಪ ಇನ್ನೊಂದು ತಂತ್ರದ ಜಾಲ ಹೊಡಿದ.

ಆಚಾರ್ಯರಿಗೂ ಇದರ ಪ್ರಯೋಜನವಾಗಬೇಕಿತ್ತು. ಅಂತಲೇ ಸವಿಮಾತಿನಿಂದ “ಅದೆಲ್ಲಾ ಆತೋ ಶೇಷಪ್ಪಾ, ನೀವೆಲ್ಲಾ ಕೂಡಿ ದಾದಾನ ಮ್ಮಾಲೆ ವಾರಂಟು ಹೊರಡಿಸಿಕೊಟ್ಟಿರಿ. ಅದರಾಗಿಂದ ಒಂದ ಹಾದೀ ತಗಿಯಲಾ” ಎಂದರು.

ವಾರಂಟೇನ ಸುಟ್ಟಿತು? ಇಲ್ಲಿ ಕಲಮಿನ ಪ್ರಕಾರ ಹಲ್ಲು ಮಾರಾಮಾರಿ ಅರ್ಚಿ. ಅಂವಾ ಹೋಗಿ ಮಾಜಿಸ್ಟ್ರೇಟರ ಮುಂದ ಹಾಜರ ಆಗಿ ಜಾಮೀನ ಕೊಟ್ಟಿ ಬರಲಿ. ಆ ಖಟ್ಟೆ ನಮ್ಮೆ ಮಾಮಲೇದಾರರ ಮುಂದ ನಡಿತದ. ಈ ವಾರಸಾ ತಕರಾರೀ ಅರ್ಚಿ ಹುಕುಮಿನ ವಿರುದ್ಧ ಅಪೀಲ ವಾಡಿದರ, ಮಾಮಲೇದಾರ ತೋಗೊಂಡ ಗೋಪಾಳ ದಕ್ಷದಂಧ ಪ್ರಸಂಗ ಬರತದ. ದಾದಾನ್ನ ಬಿಡುಗಡೆ ಮಾಡಿ ಅದನ್ನ ದಕ್ಷಿಷಿಕೊಳ್ಳಲಿಕ್ಕೆ ಅವನ ಗಂಟ ಏನೂ ಹೋಗುದಿಲ್ಲ”

ಎಂದು ಶೇಷಪ್ಪ ಉಪಾಯ ಸೂಚಿಸಿದ.

“ಆಗಲೆ ನೋಡೋಣಂತ. ಆದರ ಮ್ಯಾಜಿಸ್ಟ್ರೇಟರ ಮುಂದ ಹಾಜರ ಆಗಲಿಕ್ಕೆ ದಾದಾ ಒಪ್ಪಬೇಕಲ್ಲ” ಎಂದು ಬಾಳಾಜಾರ್ಯರು ಸಂಶಯ ತೆಗೆದರು.

“ಯಾಕೋ ದಾದಾ, ಜಾಮೀನ ಕೊಟ್ಟಿನಿನ್ನು ಬಿಡಿಸಿಕೊಂಡು ಬರೋ ಕೆಲಸ ನನ್ನಿಂದಾದೀತಂತಿಯೋ ಇಲ್ಲಂತಿಯೋ?”

“ಹ್ಯಾಗ ಹೇಳಬೇಕರಿ ಕುಲಕಣಾರ್ಕರ? ನಿನ್ನಿನತನ ನೀವು ಪಡದಪ್ಪ ಬಾಪುಸಾಹೇಬರ ನೆಳ್ಳಿನಂಗ ಅಡ್ಡಾಡತಿದ್ದಿರಿ. ಅಂದಮ್ಯಾಗ ಒಮಾಕಲೇ ನಂಬಿಗಿ ಬಾ ಅಂದರ ಹ್ಯಾಗ ಬಂದಿತರೀ?”

“ತಮ್ಮಾ, ನಿನಗ ಜಗತ್ತಿನ ಅನುಭವ ಇಲ್ಲ. ಇಂದ ನಿನಗ ಅಲ್ಲದವರು ನಿರಂತರ ಅಲ್ಲದವರು ಅಂತ ತಿಳಿಬ್ಬಾಡ; ಇಂದ ನಿನಗ ಬೇಕಾದವರು ಶಾಶ್ವತ ನಿನಗ ಬೇಕಾದವರಾಗಿ ಇರತಾರ ಅಂತೂ ತಿಳಿಬ್ಬಾಡ. ಗೆಳೆತನಾ, ದ್ವೇಷ ಇವು ಒಂದೊಂದು ಪ್ರಸಂಗದಿಂದ ಹುಟ್ಟಿಬರತಾವ, ಆ ಪ್ರಸಂಗದ ಮಟ್ಟಿಗೆ ಅದರ ಲಾಭ ತೋಸೊಬೇಕು” ಎಂದು ಶೇಷಪ್ಪ ತನ್ನ ಜೀವನಾನುಭವದ ಸಾರವನ್ನೇ ಹೇಳಿ, ಒಂದು ಬಗೆಯ ಆತ್ಮಗೌರವದಿಂದ, ನಶ್ಯದ ಚಿಟಕೆಯೋಂದನ್ನೇರಿಸಿ ಆಚಾರ್ಯರ ಮುಖವನ್ನು ನೋಡಹತ್ತಿದ.

“ಅದೇನ ಮಾಡತೀ ಬಿಡು. ವಾರಸಾ ತಕರಾರೀ ಅರ್ಜಿ ನಿಕಾಲೇದ ವಿರುದ್ಧ ಅಪೀಲ ಮಾಡಿದರ ಫಾಯದೇ ಆದೀತು ಅಂತೀಯಾ?” ಎಂದರು ಆಚಾರ್ಯರು.

“ಲಿಂಗಪ್ಪನ ವಾರಸಾ ತ್ರಿಕಾಲಕ್ಕೂ ಆಗದ ಮಾತರಿ, ಗೋಪಾಳ ತಿಂದದ್ದಕ್ಕೆ ಮಾಮಾಲೇದಾರರು ಏನೇನೋ ಮಾಡಿದರು. ಅಪೀಲ ಮಾಡಿದರ ಅವನ ವಾರಸಾದ ಅರ್ಜಿ ಗಾಳಿಪಟ ಆದೀತು. ಜನನ ರಿಜಿಸ್ಟರ್‌ಮೋಳಗ ‘ಶಂಕರಪ್ಪ, ಜಾತಿ ಕುರುಬರ’ ಅಂತ ಸ್ಪಷ್ಟ ಆದ. ಅದನ್ನ ಹಾಜರ ಮಾಡಿಲ್ಲ. ಅಪೀಲಿಗೆ ಅದೊಂದ ಕಾರಣ ಸಾಕು.”

ಶೇಷಪ್ಪನ ಮಾತಿನಿಂದ ಆಚಾರ್ಯರಿಗೆ ಉತ್ತಾಪ ಬಂದಂತಾಯಿತು. ಉರಿನ ಅಭಿಮಾನಕ್ಕೂ, ಅಥವಾ ದುಡ್ಡಿನ ಆಸ್ತಿಗೋ ಶೇಷಪ್ಪ ತನ್ನ ಕಾಯದೇ ಜ್ಞಾನದ ಸಹಾಯವನ್ನು ನೀಡಿದ್ದ, ಶೇಷಪ್ಪನಿಗೆ ಯಾವಾಗಲೂ ಸ್ವಾಧ್ಯಾದ ಮೇಲೆಯೇ ಕಳ್ಳು. ಪಡದಪ್ಪನಿಗೂ ಇವನಿಗೂ ಏನೋ ಮುರುಗಡೆಯಾಗಿರಬೇಕೆಂದೇ, ಈಗ ಇತ್ತಕಡೆಗೆ ಬಂದಿರುವನೆಂಬ ಮಾತು ಸ್ವಷ್ಟಿಯೇ. ಆದರೆ ಅವನ ಸ್ವಾಧ್ಯಾದ ಬೆನ್ನಿಗೆ ಇನ್ನೊಂದು ಪದಾರ್ಥ ಬೆನ್ನುಹಚ್ಚಿಕೊಂಡು ಹುಳಿತಿತ್ತು. ತಮ್ಮ ದೀರ್ಘವಾದ

ಜೀವನಾನುಭವದಿಂದ ಆಚಾರ್ಯರು ಕಲಿತ ಪಾಠ ದುಃಖಪೂರ್ವವಾಗಿತ್ತು. ಶೇಷಪ್ರವರ್ತನಂಥವರೂ ಜಗತ್ತಿಗೆ ಅನಿವಾರ್ಯವಾಗಿದ್ದರೆಂಬುದು ಅವರಿಗೆ ಮೊಸತೇನಲ್ಲ.

ದಾದಾ ಆಚಾರ್ಯರ ಮನೆಯಿಂದ ನೆಟ್ಟಿಗೆ ಗೌಡರ ಮನೆಗೆ ಹೋಗಿ ಪಾರ್ವತೀಪ್ರಾನಿಗೆ ನಡೆದ ಸಂಗತಿಯನ್ನೆಲ್ಲ ಹೇಳಿದ. ಪಾರ್ವತೀಪ್ರಾನಿಗೂ ತನ್ನ ಗಂಡನಿಗೂ ಸ್ವೇಹವಿದ್ದಾಗ ನಡೆದ ಅಫಟಿತ ಫಟನೆಗಳನ್ನು ಒಂದೊಂದಾಗಿ ಸೃಷಿಸಿಕೊಂಡು, ಈಗ ಶೇಷಪ್ರಾನಿಗೆ ತನ್ನ ಮಕ್ಕಳ ಕಲ್ಯಾಣ ಮಾಡುವ ಬುದ್ಧಿ ಬಂದದ್ದನ್ನು ನೆನೆದು ಗಢ್ಣದಿತಳಾದಳು.

ಅಂದು ಸಂಜೀ ಯಶವಂತರಾಯರು ಹಾವನಾರಿಗೆ ಹೋಗಲು ಕುದುರೆ ಘಡಿ ಹಾಕಿ ಸಚ್ಚಾಗೊಳಿಸಿದನ್ನು ನೋಡಿ ಬಾಪೂಸಾಹೇಬು, “ಅಲ್ಲೇನು ಕೆಲಸ ಮಾರ್ಮಾ? ನಿಮಗೆ ಬೇಕಾದವರನ್ನು ಇಲ್ಲೇ ಕರಕಳಸತ್ತಿನಿ. ಜ್ಯೋತಿಮಾಸ, ಸಂಜೀ ಮುಂದ ಅಡ್ಡಮಳಿಗಾಳಿಗೆ ಸಿಕ್ಕೀರಿ” ಎಂದು ಉಸುರಿದ. ಯಶವಂತರಾಯರಿಗೆ ತಮ್ಮ ಮನಸ್ಸಿನಲ್ಲಿದ್ದದ್ದನ್ನು ಸ್ವಷ್ಟವಾಗಿ ಅವನಿಗೆ ಹೇಳಲು ಒಂದು ಸಂಧಿ ಸಿಕ್ಕಂತಾಯಿತು.

“ಮುದುಕನ ಮ್ಯಾಗ್ ಇಷ್ಟೆಂದು ಕಕಲಾತಿ ಇದ್ದರ ನಾ ಹೇಳಿದ ಒಂದು ಮಾತು ಕೇಳು. ನನಗ ತ್ರಾಸ ಆಗಬಾರದು ಅಂತ ಮನಸಿದ್ದರ ನನ್ನ ಮಾತು ಕೇಳಬೇಕು” ಎಂದರು.

ಬಾಪೂಸಾಹೇಬನಿಗೆ ಯಶವಂತರಾಯರು ಏನು ಹೇಳುವರೆಂಬುದು ಗೊತ್ತಿತ್ತು. ಈಗ ಹಾವನಾರಿಗೆ ಅವರು ಹೊರಡುವ ಉದ್ದೇಶವೇನೆಂಬುದೂ ಗೊತ್ತಿತ್ತು. ದಾದಾನ ಮೇಲಿನ ಫಿರ್ಯಾದಿಯನ್ನು ಹಿಂದೆಗೆದುಕೊಳ್ಳಲು ಹಾವನಾರರವರ ಮನಸ್ಸೆಲಿಸುವುದು ಅವನಿಗೆ ಬೇಕಾಗಿರಲಿಲ್ಲ. ಅದನ್ನು ಯಶವಂತರಾಯರೆಂದು ಆಡಿಯೂ ತೋರಿಸಿದನು. ಯಶವಂತರಾಯರಿಂದ, ಅದಕ್ಕೆ ಉತ್ತರವಲ್ಲದೆ ಉಪದೇಶವೂ ಸಿಕ್ಕಿತು.

“ಒಟ್ಟು ನೀನು ಇಂಥವರ ಗೆಳಿತನಾನ ಬಿಡಬೇಕೂ ಅಂತ ನಾ ಹೇಳಾದು. ನಾಳೆ ಲಕ್ಷ್ಮೀಭಾಯಿ ಈ ಉರಿಗೆ ಬಂದರ, ನಾನ ನಿನ್ನ ವಿರುದ್ಧ ನಿಲ್ಲತ್ತಿನಿ ಅನ್ನೂ ಮಾತ ಮರೀಬ್ಯಾಡ” ಎಂದು ಎಚ್ಚರಿಕೆಯನ್ನು ಕೊಟ್ಟಿರು.

ಆದರೆ ಬಾಪೂಸಾಹೇಬ ಎಂದಿನರಿಂತೆ ಪ್ರತಿವಾದಿಸಿದ. ಪಡದಪ್ಪನ ಸಮರ್ಪಣನೆಯೂ ಆಯಿತು. ವಾಾತಾಡುತ್ತ ಆಡುತ್ತ ಉರಲ್ಲಿ ಪಕ್ಕ-ಪಂಗಡಗಳಿರಬಾರದೆಂಬ ಮಾತಿಗೆ ಬಾಪೂಸಾಹೇಬ ಆ ತಪ್ಪನ್ನೆಲ್ಲ ಬಾಳಾಚಾರ್ಯರ

ಮೇಲೆ ಹೋರಿಸಿದ. ಅವರೇ ತಪ್ಪು ಒಟ್ಟಿಕೊಂಡರೆ ಉರಲ್ಲಿ ಪಕ್ಕಗಳು ಏಳಲಿಕ್ಕಿಲ್ಲ ಎಂದೂ ಸೂಚಿಸಿದ. ಲಿಂಗಪ್ಪನ ಮಾತು ಬಂದಾಗ ಅದೆಲ್ಲ ಪಡದಪ್ಪನಿಗೇ ಗೊತ್ತೆಂದು ಹೇಳಿದ. ಕೊನೆಗೆ ಏನು ಮಾಡುವದೂ ಪಡದಪ್ಪನನ್ನು ಕೇಳಿಯೇ ಎಂದು ಗಟ್ಟಿಯಾಗಿಯೇ ಹೇಳಿದ.

ಯಶವಂತರಾಯರೂ ಬಾಳಾಚಾರ್ಯರನ್ನು ಕೇಳಿಯೇ ತಮ್ಮ ಅಭಿಪ್ರಾಯ ತಿಳಿಸುವದಾಗಿ ಹೇಳಿದರು. ಅಲ್ಲಿಂದ ನೆಟ್ಟಗೆ ಆಚಾರ್ಯರ ಮನೆಗೇ ಹೋದರು. ಬಾಪುಷಾಹೇಬ ಪಡದಪ್ಪನರೊಡನೆ ಆಲೋಚನೆ ನಡೆಸಿದ.

ಪಡದಪ್ಪನವರಿಗೆ ಶೇಷಪ್ಪನ್ನೊಡನೆ ಆದ ವಿರಸದಿಂದ ಹೆದರಿಕೆಯುಂಟಾಗಿತ್ತು. ಶೇಷಪ್ಪ ಆ ಪಕ್ಕವನ್ನು ಸೇರಿದರೆ ಹೇಗೆ? ತಮ್ಮ ಜೊತೆಗಿರುವತನಕ ಬೇಕಾದಪ್ಪು ಸಹಾಯ ಮಾಡಿದ್ದ. ಲಕ್ಷ್ಮೀಬಾಯಿ ತಿರುಗಿ ಉರಿಗೆ ಬಂದರೆ, ಹೊಲಗಳನ್ನೆಲ್ಲ ಬಾಪುಷಾಹೇಬ ರೈತರ ಹೆಸರಿನಲ್ಲಿ ಹಜ್ಜಬಹುದೆಂದು ಹೇಳಿದ್ದ. ಲಿಂಗಪ್ಪನ ವಾರಸಾ ಪ್ರಕರಣದಲ್ಲಿಯೂ ಅವನ ಕಾಯದೇ ಸಹಾಯ ಅಗತ್ಯವಾಗಿತ್ತು. ಆದರೆ ಈಗ ಅವರನ್ನು ಯಾವುದಕ್ಕೂ ಕೇಳುವಂತಿರಲಿಲ್ಲ. ಅಂತಲೇ ಪಡದಪ್ಪನವರು ಇನ್ನೊಂದು ಉಪಾಯವನ್ನು ಯೋಚಿಸಿದರು. ಯಶವಂತರಾಯರು ಹೇಗೂ ಈಗ ಸಂಧಾನದ ಪ್ರಯತ್ನದಲ್ಲಿದ್ದಾರೆ. ಈಗಲೇ ಕೆಲ ಕರಾರುಗಳನ್ನು ಹಾಕಿ, ತೋರಿಕೆಗೆ ಸಂಧಾನವನ್ನು ಒಟ್ಟಿಕೊಂಡುಬಿಡಬೇಕು. ಈಗಲೇ ಯಶವಂತರಾಯರಿಗೆ ಸಮ್ಮು ಕರಾರುಗಳನ್ನು ತಿಳಿಸಿಬಿಡಬೇಕು. ಮೊದಲನೆಯದಾಗಿ ಲಿಂಗಪ್ಪನಿಗೆ ಗೌಡಿಕ ವಾರಸಾ ಹಕ್ಕು ದೊರೆಯಬೇಕು; ಅವನು ಉರಗಿಜನಾಗಬೇಕು. ಎರಡನೆಯದಾಗಿ ದಾದಾನ ಮೇಲಿನ ಫಿರ್ಯಾದಿ ಸರಕಾರದಲ್ಲಿರವದು; ಅದು ಖಿಟ್ಟೆ ರೀತಿಯಂತಹೇ ನಡೆಯಬೇಕು. ಹಾವನಾರವರು ತಾವು ಕೊಟ್ಟ ಫಿರ್ಯಾದಿಯನ್ನು ತಾವಾಗಿಯೇ ಹಿಂತೆಗೆದುಕೊಂಡರೆ ನೆಟ್ಟಗೆ. ಇಲ್ಲದಿದ್ದರೆ ದಾದಾ ಅವರ ಕ್ಷಮೆ ಕೇಳಿಕೊಳ್ಳಬೇಕು. ಈ ಕರಾರುಗಳಿಗೆ ಬಾಳಾಚಾರ್ಯರು ಒಟ್ಟಿಕೊಂಡುಬಿಟ್ಟರೆ ಉರಲ್ಲಿ ಪಕ್ಕ-ಪಂಗಡಗಳಿಗೆ ಅವಕಾಶವೇ ಇಲ್ಲ.

ಆ ರಾತ್ರಿ ಉಟಪಾದ ಮೇಲೆ ಬಾಪುಷಾಹೇಬ ಯಶವಂತರಾಯರೆಂದು ಈ ಸೂಚನೆಯನ್ನು ಹೇಳಿದ. ವರ್ಣನವಾಗಿ ಅದನ್ನೆಲ್ಲ ಕೇಳಿಕೊಂಡು, ಯಶವಂತರಾಯರು “ನಾ ಹೇಳಿದ್ದಕ್ಕ ಒಪ್ಪುದಿಲ್ಲ ಅಂತ ಬಂದ ಮಾತಿನಾಗ ಹೇಳಿದ್ದರ ಆಗತಿತಲ್ಲ! ಇಷ್ಟೆಲ್ಲ ದಂಡು ಸುತ್ತುದೇನೂ ಜರೂರ ಇರಲಿಲ್ಲ” ಎಂದು ಕಡ್ಡಿ ಮುರಿದಂತೆ ಬಂದು ಮಾತನಾಡಿ, ಹೆಚ್ಚು ಮಾತು ಬೆಳೆಸುವ

ಅಪೇಕ್ಷೆ ಇಲ್ಲದೆ ಮಲಗಿಟ್ಟಿರು.

ನಸುಕಿನಲ್ಲಿಂದೇ ಎದ್ದು ಕುದುರೆ ಹತ್ತಿ ಇಂದುಪುರಿಗೆ ಹೊರಟಿಹೋದರೆಂದು, ಬೆಳಕು ಹರಿದ ಮೇಲೆ ಭಾಪೂಸಾಹೇಬನಿಗೆ ಗೊತ್ತಾಯಿತು. ಮಾಮಾ ಸಿಟ್ಟಿಗೇಳುವರೆಂದು ಅವನಿಗೆ ಗೊತ್ತಿತ್ತು. ಆದರೂ ಈ ಸುದ್ದಿ ತಿಳಿದ ಮೇಲೆ ಮತ್ತಪ್ಪು ದು:ವಿವಾಯಿತು. ತಾನು ಮಾಡುತ್ತಿರುವದು ತಪ್ಪೋ ಸರಿಯೋ ಭಾಪೂಸಾಹೇಬನಿಗೆ ಗೊತ್ತಾಗುತ್ತಿರಲ್ಲ. ಮಾಮಾ ಒಮ್ಮೆಲೇ ಸಿಟ್ಟಿಗೆದ್ದು ಹೋದರಲ್ಲ ಎಂದು ಅದರ ಬಗ್ಗೆಯೇ ವಿಚಾರ ಮಾಡುತ್ತಿರುವಾಗಲೇ, ಇನ್ನೊಂದು ಸಮಾಜಾರವೂ ಅವನಿಗೆ ತಿಳಿದುಬಂತು. ಹವಾಲ್ದಾರರು ರಾತ್ರಿ ಬಂದು ದಾದಾನನ್ನು ಹಿಡಿಯಲು ಗೌಡರ ಮನೆಗೆ ಹೋದಾಗ, ದಾದಾನನ್ನು ಕುಲಕರ್ಮಿ ಶೇಷಪ್ಪ ತಾಲೂಕಾ ಮ್ಯಾಜಿಸ್ಟ್ರೇಟರ ಮುಂದೆ ಹಾಜರ ಪಡಿಸಲು ಕರೆದುಕೊಂಡು ಹೋದನೆಂದು ಭಾಪೂಸಾಹೇಬನಿಗೆ ತಿಳಿದುಬಂತು.

೨೩

ಜ್ಯೇನರ ಜಿನ್ನಪ್ಪ ದಾದಾನ ಮೇಲಿನ ಖಟ್ಟಿಯಲ್ಲಿ ಜಾಮೀನಾಗಿ ಅವನನ್ನು ಬಿಡಿಸಿಕೊಂಡು ಬರಲು, ಪಾರ್ವತೀಪ್ಪ ಗೌಡತಿ ಹಾಗೂ ಬಾಳಾಚಾರ್ಯರ ಮಾತಿಗೆ ಮನ್ನಣಿಕೊಟ್ಟು ದಾದಾನ ಸಂಗಡ ತಾಲೂಕಿಗೆ ಪ್ರಯಾಣ ಬೆಳೆಸಿದ. ಬೆಳಗಿನ ಜಾವವಾಗಿತ್ತು. ಮೂವರು ಹೋಗುವದು ಅಶುಭವೆಂದು ಜೊತೆಯಲ್ಲಿ ವಾಲೀಕಾರ ಮಲ್ಲಪ್ಪನೂ, ದಾದಾ, ಶೇಷಪ್ಪ, ಜಿನ್ನಪ್ಪ ಈ ತ್ರಿಮೂರ್ತಿಗಳ ಜೊತೆಯಲ್ಲಿ ನಡೆದಿದ್ದ. ಜ್ಯೇತ್ತಮಾಸದ ಉರಿಬಿಸಿಲು ಮೂಡುವದರೊಳಗೆ ತಾಲೂಕು ಮುಟ್ಟಿರಂತೆ ಇವರ ಕಾರ್ಯಕ್ರಮ ನಿಶ್ಚಿತಗೊಳಿಸಲಾಗಿತ್ತು.

ವಾರಸಾ ತಕರಾರೀ ಅರ್ಜಿಯನ್ನು ಕಿತ್ತಿಹಾಕಿದ ಮಾಮಲೇದಾರರ ತೀರ್ಣಿನ ವಿರುದ್ಧ ಪ್ರಾಂತಕಚೇರಿಗೆ ಪಾರ್ವತೀಪ್ಪನ ಅಪೀಲು ಮಾಡುವದು ಗೊತ್ತಾಗಿತ್ತು. ಈ ಅಪೀಲಿನ ಬಗ್ಗೆ ಹಾಗೂ ದಾದಾನನ್ನು ಜಾಮೀನಿನ ಮೇಲೆ ಬಿಡಿಸುವ ಬಗ್ಗೆ ತಗಲುವ ವೆಚ್ಚಪನ್ನು ಪಾರ್ವತೀಪ್ಪನ ಪರವಾಗಿ ಜಿನ್ನಪ್ಪ ಮಾಡಬೇಕೆಂದು ಗೊತ್ತಾಗಿತ್ತು. ಶೇಷಪ್ಪನ ಸಲಹೆಯಂತೆ ಇನ್ನೂರು ರೂಪಾಯಿಯ ಹಮ್ಮಣಿಯನ್ನು ಜಿನ್ನಪ್ಪ ಟೊಂಕಕ್ಕೆ ಬಿಗಿದುಕೊಂಡಿದ್ದ.

ಜಿನ್ನಪ್ಪನಿಗೆ ಎಂದಿಲ್ಲದ ಉತ್ಸಾಹ ಹಾಗೂ ಸಂಭ್ರಮಗಳುಂಟಾಗಿದ್ದವು. ಅವನು ತನಗೆ ತಿಳಿಯಹತ್ತಿದ ಮೇಲೆ ಐವತ್ತು ಮಳಗಳ್ನು ನೋಡಿದ್ದಾಗಿ

ಹೇಳುತ್ತಿದ್ದನು. ಯಾವ ವರ್ಷ ತೀರ ಹೆಚ್ಚು ಮಳೆ ಬಿತ್ತು, ಯಾವ ವರ್ಷ ತೀರ ಕಡಿಮೆ ಮಳೆಯಾಯಿತೆಂದು ಹೇಳುವಪ್ಪು ಅವನ ಸ್ಕರಣಶಕ್ತಿ ಜಾಗೃತವಾಗಿತ್ತು. ತಾನು ಕೆಲಸ ಮಾಡುವ ಹೊಲ-ತೋಟಗಳಲ್ಲಿ ಒಂದು ಮಣ್ಣ ಹೆಂಡಿ ಅತ್ಯಿತ್ತ ಕದಲಿದರೂ ಅವನಿಗೆ ತಿಳಿಯುತ್ತಿತ್ತು. ಆದರೆ ತನ್ನ ಜೀವನದಲ್ಲಿ ಅವನೆಂದೂ ತಾಲೂಕನ್ನು ನೋಡಿರಲ್ಲಿ, ಮೊಟ್ಟ ಮೊದಲನೆಯ ಸಲ ತಾಲೂಕಿಗೆ ನಡೆದರ್ದಿಂದ ಅವನ ಮನಸ್ಸು ವಿಚಿತ್ರ ಭಾವನೆಗಳಿಂದ ಗೊಂದಲಗೆಟ್ಟಿತ್ತು. ಶೇಷಪ್ಪನಿಗೆ ಈ ಮಾತನ್ನು ಕೇಳಿ ಇದೂ ಒಂದು ಅನುಕೂಲವೇ ಅನ್ವಯಿಸಿತು.

ತಾಲೂಕು ಕಚೇರಿಯ ಆವಾರದಲ್ಲಿ ದಾದಾ ಹಾಗೂ ಜಿನ್ನಪ್ಪ ಇವರನ್ನು ಬಿಟ್ಟ ಶೇಷಪ್ಪ ಕಚೇರಿಯ ಒಂದು ಹೋಣೆಯಲ್ಲಿ ಹೋಗಿ ಹುಳಿತ. ಖಾಕೀ ಸಮವಸ್ಥ ಧರಿಸಿದ ಪೋಲೀಸರು ಅತ್ಯಿತ್ತ ಓಡಾಡುವದನ್ನು ನೋಡಿ ಜಿನ್ನಪ್ಪನಿಗೆ ವರಣಹೇ ಹಾರಿದಂತೆನಿಸಿತು.

“ದಾದಾ, ಹೋರಗ ಆ ಬೈಲಾಗ ಕುಂತರ ಪಾಡಾಗಕಿಲ್ಲ? ಮಲ್ಲ ಇಲ್ಲೇ ಇರತಾನು. ಹುಲಕಣ್ಣರು ಹೋರಗ ಒಂದು ಕರೀ ಅಂತ ಹೇಳಿದಮ್ಮಾಗ ನಮಗ ಒಂದು ಆ ಮಜುಕೂರ ತಿಳಿಸತಾನು” ಎಂದು ತಾಲೂಕ ಕಚೇರಿಯಿಂದ ಹೋರಗೆ ಬೀಳುವ ಸೂಚನೆ ಮಾಡಿದ.

ದಾದಾನಿಗೆ ಈ ಮಾತು ಒಬ್ಬಿಗೆಯಾಗಲಿಲ್ಲ. ಆವಾರದಲ್ಲಿಯೇ ಜನರು ಗುಂಪು ಗುಂಪಾಗಿ ಹುಳಿತು ಹರಟಿ ಕೊಟ್ಟುತ್ತಿರುವಾಗ ಹೋರಗೇಕೆ ಹೋಗಬೇಕು? “ಇರಲಿ ಬಿಡು ಕಾಕ, ಇಲ್ಲೇ ನೆಳ್ಳ ಏತಿ; ನೆಲಾನು ಹಸನ ಏತಿ. ಮತ್ತು ಹೋಗಿ ಕುಂಡ್ಲುದರ ಎಲ್ಲೆ ಈ ಕೆಟ್ಟ ಬಿಸಿಲಿನ್ನಾಗ?” ಎಂದು ದಾದಾ ಜಿನ್ನಪ್ಪನ ಮಾತಿಗೆ ಲಕ್ಷ್ಯವನ್ನೇ ಕೊಡಲಿಲ್ಲ.

ಜಿನ್ನಪ್ಪನ ಕಾಲು ನಿಂತಲ್ಲಿಯೇ ನಡುಗುತ್ತಿದ್ದವು. ಮಜ್ಬಿನ ಮೇಲೆ ಬೆವರುಹನಿ ಸಾಲುಗಬ್ಬಿತ್ತು. ಪೋಲೀಸರು ಬಂದು, ದಾದಾನ ಮೇಲೆ ವಾರಂಟು ಜಾರಿಮಾಡಿ, ಅವನನ್ನು ಜೀಲಿಗೆ ಹಾಕಿದರೆ ಏನು ಗತಿ? ಅವನನ್ನು ಒಳಗಿಂದೊಳಗೆ ಕೊರೆಯುತ್ತಿದ್ದ ಜಿಂತೆ ಇದು. ದಾದಾನನ್ನು ಪೋಲೀಸರಿಗೆ ಒಬ್ಬಿಸಿ ಮರಳಿಹೋದರೆ ಉರಲ್ಲಿ ಮುಖ ತೋರಿಸದಂಧ ಪರಿಸ್ಥಿತಿ, ಪಾರ್ವತೀಪ್ಪಸೆದುರಿಗೆ ಆಳಿ ಮಾಡಿ, ಜಾಮೀನು ಕೊಟ್ಟು, ದಾದಾನ ಮೇಲಿನ ವಾರಂಟು ರದ್ದು ಮಾಡಿಸಿಕೊಂಡು ಬರುವದಾಗಿ ಹೇಳಿಬಂದ ತಾನು ಆ ವಚನ ಪಾಲಿಸದಿದ್ದರೆ ಹೇಗೆ? ಇತ್ತು ಶೇಷಪ್ಪನಲ್ಲಿಯೂ ಅವನಿಗೆ ನಂಬಿಕೆಯಲ್ಲ. ಕಚೇರಿಗೆ ಹೋದ ಕೂಡಲೆ “ಎಲಿಗೆ ಸುಣಣ ಹಚ್ಚುದರಾಗ ದಾದಾನ ವಾರಂಟು ರದ್ದುತ್ತಂತ ತಿಳಿ” ಎಂದು ಹೇಳಿದ

ಮಹಾರಾಯ, ತಾಸು ಕಳೆದರೂ ಹೋರಗೆ ಬರಬಾರದೆಂದರೆ? ಜಿನ್ನಪ್ಪನಿಗೆ ಮೊದಲಿನಿಂದಲೂ ಈ ಲೇಕ್ಕಣಿಕೆಯ ಏರರನ್ನು ಕಂಡರೆ ಭೀತಿ. ಅವನ ಮನಸಿನಲ್ಲಿ ಇಲ್ಲದ ಸಂಶಯಗಳು ತಾಂಡವವಾಡುತ್ತಿದ್ದವು. ಹೇಳಿಕೇಳಿ ಶೇಷಪ್ಪ ಪಡದಪ್ಪನ ಪಕ್ಷದವ. ಅನಾಯಾಸ ದಾದಾನನ್ನು ಕಚೇರಿಗೆ ತಂದು ಜೇಲಿಗೆ ಅಟ್ಟಿ, ‘ಮಾಮಲೇದಾರರು ಜಾಮೀನಿನ ಮೇಲೆ ಬಿಡುಮಲ್ಲ ಅಂತಾರಲ್ಲಿ’ ಎಂದು ದನಿಯೆಳೆದರೆ ಏನು ಗತಿ? ಶೇಷಪ್ಪನ ಇತಿಹಾಸವೆಲ್ಲ ಇಂಥ ಕಥೆಗಳಿಂದಲೇ ಚಿತ್ರಿತವಾಗಿತ್ತು. ಈ ವಿಚಾರಗಳಿಂದ ಜಿನ್ನಪ್ಪನಿಗೆ ಅಲ್ಲಿ ಹೂಡಲಾಗಲಿಲ್ಲ. ಅದರ ಹಾಗೆ ಹೇಳಿ ದಾದಾನ ನಿಸ್ಟಿಂತವಾದ ಮನಸ್ಸನ್ನು ಕದಡಿಸುವ ಹಾಗೂ ಇಲ್ಲ. ಹೀಗಾಗೆ ಜಿನ್ನಪ್ಪನು ನಿಂತಲ್ಲಿಯೇ ನಡುಗುತ್ತ ಕಾತರಭಾವದಿಂದ ಶೇಷಪ್ಪನ ಮಾರ್ಗಪ್ರತೀಕ್ಕೆ ಮಾಡಹತ್ತಿದನು.

ಜಿನ್ನಪ್ಪನಿಗೆ ನಿಮಿಷಗಳು ಯುಗರಳಾಗಿ ಪರಿಣಮಿಸಿದ್ದವು. ದಾದಾ ಕುಶಾಹಲದಿಂದ, ಆದರೆ ನಿಸ್ಟಿಂತೆಯಿಂದ ಸುಮೃನೆ ಅತ್ಯಿತ್ತ ನೋಡುತ್ತಿದ್ದ. ಜಿನ್ನಪ್ಪ ಒಮ್ಮೆ ಬಿಳಿಯ ಮೀಸೆಯನ್ನು ತಿದ್ದಿಕೊಳ್ಳುತ್ತ, ರುಮಾಲು ಸರಿಮಾಡಿಕೊಳ್ಳುತ್ತ, ಬಿವರೊರೆಸಿಕೊಳ್ಳುತ್ತ, ಶೇಷಪ್ಪ ಹೋಕ್ಕು ಹೋಕೆಯಲ್ಲಿಯೇ ನಟ್ಟ ಕಳ್ಳಳುವನಾಗಿ ನಿಂತಿದ್ದ. ಶೇಷಪ್ಪ ಬೇರೊಂದು ಹೋಕೆಯಿಂದ, ಜಿನ್ನಪ್ಪ ನಿಂತ ಸ್ಥಳಕ್ಕೆ ಅವನ ಹಿಂಬದಿಯಿಂದ ಬಂದು “ಜಿನ್ನಪ್ಪ ದಾದಾ ಇದ್ದಾನಿಲ್ಲೋ” ಎಂದು ಕೇಳಿದ್ದಾಗ ಜಿನ್ನಪ್ಪ ಮೆಟ್ಟಿಬಿದ್ದ ತಡವರಿಸುತ್ತ “ಇ...ಲ್ಲೇ...ಅ...ದಾ...ನ...ಲ್ಲಿ” ಎಂದ. ಶೇಷಪ್ಪ “ಹಂಗಾರ ನೆಟ್ಟಾತು, ಲಗೂನ ಬಂದು ರೂಪಾಯಿ ತಗಿ” ಎಂದು ಹೇಳಿದ್ದ ಕೇಳಿದಾಗ ಜಿನ್ನಪ್ಪನಿಗೆ ಇನ್ನೊಂದು ಪೇಚು ಬಿದ್ದಂತಾಯಿತು.

ಸುತ್ತಲೂ ಜನರಿದ್ದಾರೆ, ಪೋಲೀಸರು ತಿರುಗಾಡುತ್ತಿದ್ದಾರೆ. ಹೇಳಿ ಕೇಳಿ ಕಚೇರಿ. ಇಂಥಲ್ಲಿ ಎಲ್ಲಾರೂ ಕಾಣುವಂತೆ ಹಮ್ಮಣೆಯನ್ನು ಬಿಚ್ಚಿ ಬಂದು ರೂಪಾಯಿ ತೆಗೆಯುವದು ಜಿನ್ನಪ್ಪನಿಗೆ ಇಪ್ಪುವಿರಲಿಲ್ಲ. ಆದರೆ ರೂಪಾಯಿ ಈಗ ಇಲ್ಲ ಎಂದು ಹೇಳುವ ಢ್ಯೆಯ್ರೆವ್ರೂ ಇರಲಿಲ್ಲ. ಏನೋ ವಿಚಾರಿಸಿದಂತೆ ಮಾಡಿ, “ರೂಪಾಯರೇ, ಈಗ ಕೆಲಸಾ ಸಾಗಸರಿ” ಎಂದು ಮೋಫಮು ಮಾತಾಡಿಬಿಟ್ಟ.

ಶೇಷಪ್ಪನಿಗೆ ಸಿಟ್ಟು ಬಂತು, ಜಿನ್ನಪ್ಪನನ್ನು ದುರುದುರು ನೋಡುತ್ತ ಎಡಗಡೆಗೆ ಕ್ಕೆ ಬೀಸುತ್ತ “ಜಾಮೀನಿನ ಮ್ಯಾಲೆ ಬಿಡಲಿಕ್ಕೆ ಅಜ್ಞ ಬರದದ. ಅದಕ್ಕೆ ಎಂಟಾಳೆ ತಿಕೀಟ ಹಕ್ಕಬೇಕು. ಸಾಗಸರಿ ಅಂದರ ಏನ ನನ್ನ ತಲಿ ಸಾಗಸಲಿ?” ಎಂದು ಅಕ್ಕಸದಿಂದಲೇ ನುಡಿದ. ಕ್ಯೆಯಲ್ಲಿದ್ದ ಕಾಗದದ ಚೂರೊಂದನ್ನು ಮುದ್ದೆಮಾಡಿ ಬೀಸಾಡಿದ.

ಜಿನ್ನಪ್ಪನ ಮುಖದಲ್ಲಿ ಹುಚ್ಚುಕೆಳೆ ಸುರಿಯಲಾರಂಭಿಸಿತು. ಬೈಸಿಕೋಂಡ ಹುಡುಗನಂತೆ, ಸಣ್ಣಮುವಿ ಮಾಡಿಕೊಂಡು, ಮನಸ್ಸಿನಲ್ಲಿಯೇ ಏನೇನೋ ಒಟಗುಟ್ಟಿದ್ದ. ತಲೆಯ ಮೇಲಿನ ಚಿಂಡಿಚಿಂದಿಯಾದ ರುಮಾಲನ್ನು ತೆಗೆದು, ಅದರ ಒಂದು ತುದಿಯಲ್ಲಿ ಕಟ್ಟಿದ ಮೂರಾಣ ಮೂರು ಬಿಲ್ಲಿ ಶೇಷಪ್ಪನ ಕೈಗೆ ಹಂಕಿ, “ಈಗ ಈಟ ರೊಕ್ಕ ಹೊಂಟಾವು, ಸಾಗ ಆಗಲಾಕಿಲ್ಲಿ?” ಎಂದು ಹುಚ್ಚುನಗೆ ನೆಕ್ಕ.

ಶೇಷಪ್ಪನಿಗೆ ಬ್ರಹ್ಮಾಂಡ ಸಿಟ್ಟು ಬಂತು. ಆದರೂ ತಡಕೊಂಡ. ರೈತರಿಂದ ಹಣವನ್ನು ಬಿಚ್ಚುವದು ತನ್ನ ಕರ್ತೃತ್ವಶಕ್ತಿಯಲ್ಲಿಯ ಬಂದು ಮಹತ್ವದ ಅಂಗವೆಂದು ಅವನು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ. ಈಗ ಅದರ ಪರೀಕ್ಷಾಕಾಲವೇ ಒದಗಿ ಬಂದಿತ್ತು. ರೈತ ಹೊಲದ ಘಸಲಿನ ಬಗ್ಗೆ ಉದಾರನಾಗಿರುವಪ್ಪು ಹಣದ ಬಗ್ಗೆ ಇರುವುದಿಲ್ಲ. ಜಿನ್ನಪ್ಪ ತನ್ನ ತೋಟದ ಘಸಲನ್ನೆಲ್ಲ ಕೇಳಿದ್ದರೆ ಸಂತೋಷದಿಂದ ಕೊಡಬಲ್ಲವನಾಗಿದ್ದ. ಆದರೆ ಹಣ ಕೊಡುವದೆಂದರೆ ಅವನ ಜೀವದ ಸುತ್ತು ಬರುತ್ತಿತ್ತು. ಅಂತಲೇ ಶೇಷಪ್ಪ ತಪಸ್ಸಿಯ ತಾಳ್ಳೆಯಿಂದ, “ಈಗ ನಿನ್ನ ಹತ್ತರ ಇಷ್ಟ ಅವೇನು?” ಎಂದು ಗಾಳಿ ಹಾಡಿದ.

ಸುಳ್ಳ ಹೇಳುವದು ಜಿನ್ನಪ್ಪನ ಮನೋಭಾವವೇ ಅಲ್ಲ. “ಈಟ ಅಂತ ತಿಳಕೋಂಡಿದ್ದಿರಿ. ನಮ್ಮಾಕಿ ಹುಡುಗನಿಗೆ ತಿನ್ನಾಕ ಏನರೆ ತೋಗೊಂಬಾ ಅಂತ ಬಗಲಬಂಡಿ ಬಕ್ಕಳಾಗ ರೊಕ್ಕ ಹಾಕತೀನಂದಿದ್ದು. ಅಲ್ಲೇನರ ಹೊಂಡತಾವೇನೋ ನೋಡತೀನಿ” ಬಗಲಮಂಡಿಯ ಕಿಸೆಯಲ್ಲಿ ಕೈಹಾಕಿ, ಜಿಲುಮೇ, ತಂಬಾಕ, ಒಂದು ಕರೀ ಅರಿವೆಯ ಪಟ್ಟಿ, ಜಿಕ್ಕ ಬೆಣಚುಗಲ್ಲು, ಜಕಮಕಿ ಇವನ್ನೆಲ್ಲ ಒಂದೊಂದಾಗಿ ತೆಗೆದು ತೊಡೆಯ ಮೇಲೆ ಇಡಹತ್ತಿದ. ಜಿನ್ನಪ್ಪ ಆದಷ್ಟು ತಡವಾಗಲಿ, ಕೆಲಸ ಮುಗಿದುಹೋಗಲಿ ಎಂದು ವೇಳೆಯನ್ನು ಕೊಲ್ಲುವವ. ಆದರೆ ಶೇಷಪ್ಪನದೋ ಅಸಾಧ್ಯ ಗಡಿಬಿಡಿ. ತಾಳ್ಳೆಗೆಟ್ಟು ಆ ಸಾಮಾನುಗಳನ್ನೆಲ್ಲ ನೋಡುವದೇ ಒಂದು ಕೆಲಸವಾಯಿತು ಅವನಿಗೆ, ಕೊನೆಗೆ ಆ ಸಮುದ್ರ ಮಂಥನದಲ್ಲಿ ಹೊರಟ ರತ್ನವೆಂದರೆ, ಎರಡು ಜವಲಿಗಳು ಮಾತ್ರ.

ಸಿಟ್ಟು ಬಂದಿದ್ದರೂ ಅದನ್ನು ತೋರಿಗೊಡದೆ, “ಇನ್ನೂ ಒಂದು ದುಡ್ಡು ಕಡಿಮೆ ಬಿತ್ತಲೆಲ್ಲೋ ಜಿನ್ನಪ್ಪಾ? ತಿಕೇಟು ಏನು ಉದ್ದಿ ಕೊಡತಾರಂತ ತಿಳದೀ ಏನು? ಮತ್ತ ಅಜ್ಞ ಬರೆಯಾವಂಗ ಎಂಟಾಣ ಕೊಡಬೇಕು. ಜಾಮೀನ ಪತ್ರಾ ಬರೆಸಿ ಹಾಜರ ಮಾಡೋದು, ಜಾಮೀನಿನ ಮ್ಯಾಲೆ ಬಿಡಲಿಕ್ಕೆ ಹುಕುಂ ಬರೆಯೋದು ಇದೆಲ್ಲಾ ಮ್ಯಾಜಿಸ್ಟ್ರೇಟ್-ಕಾರಕೊನನ ಕೆಲಸ. ಅವನೂ ಏನ ಸಾಮಾನ್ಯ ಇಲ್ಲ. ಕನಿಷ್ಠ ನೂರ ರೂಪಾಯಿ ಕೊಡೂ ಅಂತ ಕೂಡಿದ್ದ, ಬಡವ,

ಎನ್ನ ಅಲ್ಲ ಅಂತ ಅರದಾಡಿ ಇವತ್ತಕ್ಕ ಮುಗಿಸಿಕೊಂಡು ಬಂದೆ. ಅವನ್ನು ನಿಂತ ಕಾಲಮಾತ್ರದಲ್ಲಿ ಎಣಿಸಬೇಕು. ನೀನೆಲ್ಲರೆ ಚವಲೆ ಪಾವಲೆ ತಗದರ ಕೆಲಸ ನಡಿಯೂದಿಲ್ಲ, ನಿನಗ ಹೇಳಿರತ್ತಿನಿಂದಿನ ಜೆನ್ನಪ್ಪ. ತಾಲೂಕ ಕಚೇರ್ಯಾಗ ಕಾರಕಣರು ಪಾವಲೆ ಅಂದರ ಶಿಶಿ ರೂ. ಆತ ಆಳೆ ಅಂದರ ಶಿಶಿ ರೂ. ಒಂದು ರೂಪಾಯಿ ಅಂದರ ನೂರು ರೂಪಾಯಿ ಅಂತ ತಿಳಕೋಬೇಕಾಗತದ. ಒಂದು ರೂಪಾಯಿ ತಗಿ ಅಂತ ನಾ ಆಗಳೇ ಅಂದಾಗ ನೀನು ನೂರು ಅಂತ ತಿಳಕೋಬೇಕಾಗಿತ್ತು. ನಿನ್ನ ಕಡೆ ಅಪ್ಪು ಇದ್ದಿಲ್ಲ ಅಂದರ ಉರಿಗೇ ಹೋಗು, ವ್ಯವಸ್ಥೆಮಾಡಿಕೊಂಡು ಬಾ. ತಿರುಗಿ ಬರೋತನಕಾ, ದಾದಾನ ಪೋಲೀಸರು-ಅಕ್ಕಾ ಬಂದೂಕು ಹಿಡಕೊಂಡು ನಿಂತರಲ್ಲಾ-ಅವರ ಕೈಯಾಗ ಕೊಟ್ಟು ಹೋಗಬೇಕಾಗತದ”.. ಎಂದು ಒಂದು ದೀರ್ಘ ಭಾಷಣವನ್ನೇ ಬಿಗಿದು, ಅದರ ಪರಿಣಾಮವನ್ನು ಜೆನ್ನಪ್ಪನ ಮುಖಿದ ಮೇಲೆ ಓದಹತ್ತಿದ.

ಇನ್ನು ಹಮ್ಮಣಿ ಬಿಂಜದೆ ನಿವಾರಣವಿಲ್ಲವೆಂದು ಜೆನ್ನಪ್ಪನಿಗೆ ಗೊತ್ತಾಯಿತು. ಅಸಹಾಯನಾಗಿ ಅದನ್ನು ಬಿಂಜ, ಇವತ್ತು ರೂಪಾಯಿ ಎಣಿಸಿ ಶೇಷಪ್ಪನ ಕೈಗೆ ಹಾಕುತ್ತೇ “ಹುಲಕಣ್ಣಾರ, ನೀ ಹೇಳಿದ್ದಾಂಗ ರೂಪಾಯಿ ಕೊಟ್ಟ ಹುಂತೀನು, ಜಾಮೀನಿನ ಮ್ಯಾಗ ಮುಡುಗನ್ನ ಗಡಾನ ಮೋಕಳೀಕ ಮಾಡಬೇಕ ನೋಡ ಮತ್ತು” ಎಂದು ಹತ್ತಸಾರೆ ಅಂದ ಮಾತನ್ನೇ ಅಂದ. ಎಣಿಸಿದ ರೂಪಾಯಿಗಳನ್ನೇ ಮತ್ತೆ ಎಣಿಸಿದ.

“ಅದಕ್ಕಾಕೋ ಜಿಂತಿ ಜೆನ್ನಪ್ಪ, ಈಗ ನಾ ಒಳಗ ಹೋಗಿ ಅರ್ಜಿ ಮ್ಯಾಲೆ ಶರಾಬರೆಸಿದ ಕೊಡಲೇ ಪೋಲೀಸರು ಬರತಾರ. ದಾದಾ ಅವರ ಜೋಡಿ ಹೋಗಿ ಮಾಮಲೇದಾರ ಮುಂದ ನಿಲ್ಲಬೇಕು. ನೀನೂ ಹೋಗಬೇಕಾಗತದ ಅವನ ಜಿತೀಲೆ, ಜಾಮೀನ ಆಗತೀಯಾ ಅಂತ ಕೇಳತಾರ. ನೀ ಹೂಂ ಅನ್ನ ತೀರಿತು” ಎಂದು ಹೇಳಿದವನೇ ಶೇಷಪ್ಪ ಕಚೇರಿಯ ಒಂದು ಕೋಣೆಯನ್ನು ಹೊಕ್ಕ.

ಅವನು ಹೇಳಿದಂತೆ ಪೋಲೀಸ ಹವಾಲ್ದಾರನು ಬಂದು ದಾದಾನನ್ನು ಮಾಮಲೇದಾರರ ಮುಂದೆ ಬಯ್ದು ನಿಲ್ಲಿಸಿದ. ದಾದಾನನ್ನು ಜಾಮೀನಿನ ಮೇಲೆ ಬಿಡುವ ಹುಕುಮು ಆಯಿತು. ಶೇಷಪ್ಪ ಪೋಲೀಸ ಹವಾಲ್ದಾರನಿಗೆ “ಎಲೆ ಅಡಿಕೆ” ಕೊಡಲು “ನಾಲ್ಕಾಳೆ ತಗಿ” ಎಂದಾಗ ಜೆನ್ನಪ್ಪ ತಡವರಿಸದೆ ಹಮ್ಮಣಿ ಬಿಂಜದ. ಅತ್ತಿತ್ತ ಮುಡುಕಾಡಿದಂತೆ ಮಾಡಿ “ಚಿಲ್ಲರ ಇಲ್ಲಲ್ಲರೀ ಕುಲಕಣ್ಣಾರ” ಎಂದು ಶೇಷಪ್ಪನ ಮುಖ ನೋಡಿದ.

“ನಾಲ್ಕು ಅಂದರ ಇಪ್ಪತ್ತೆಯ ರುಪಾಯೋ ಮಹಾರಾಯಾ! ನಾ ಆಗಲೇ ಹೇಳಿದ್ದ ಇಷ್ಟ ಲಗೂನ ಮರತೇನು?” ಎಂದು ಶೇಷಪ್ಪ ನಗೆಯಾಡಿದ.

ಹಮ್ಮಣಿಯೊಳಗಿನ ಹಣದ ಆಯುಷ್ಯ ಕ್ಷಯವಾಗುವದನ್ನು ನೋಡಿ ಜಿನ್ನಪ್ಪನಿಗೆ ಜೀಳು ಕಡಿದಂತಾಗಿತ್ತು. ತಾಲೂಕ ಕಚೇರಿಗೆ ಬಂದ ಮೊಟ್ಟಮೊದಲ ಅನುಭವ ಅವನಿಗೆ ಕಟುವಾಗಿ ಪರಿಣಮಿಸಿತ್ತು. ಸುತ್ತಲಿನ ಅಪರಿಚಿತ ಜನರು, ಯಮದೂತರಂತೆ ನಿಂತ ಪ್ರೋಲೀಸರು, ಆಶ್ರೀಯತೆಯ ಗಂಧವೇ ಇಲ್ಲದ ಸರಕಾರೀ ಕಟ್ಟಡ ಇವೆಲ್ಲವುಗಳಿಂದ ಪಾರಾಗಿ ಒಮ್ಮೆ ಉರು ಸೇರಿದರೆ ಸಾಕೆನಿಸಿತ್ತು. ಇನ್ನೊಮ್ಮೆ ಕಚೇರಿಗೆ ಕಾಲು ಹಾಕುವದೇ ಸಾಧ್ಯವಿಲ್ಲವೆಮದು ಮನಸ್ಸಿನಿಯೇ ಪ್ರತಿಜ್ಞೆ ಮಾಡುತ್ತ, ಹಮ್ಮಣಿಯಿಂದ ಇಪ್ಪತ್ತೆಯ ರೂಪಾಯಿ ಬಿಂಜಿ ಶೇಷಪ್ಪನ ಕೇಂದ್ರಿತ:

ತಾಲೂಕ ಕಚೇರಿಯಿಂದ ತಿರುಗಿ ಹೊರಟಾಗ ಜಿನ್ನಪ್ಪನ ಮುಖ ಸಂಕೋಸಬಿಂದ ಅರಳಿತ್ತು. ಏನೇ ಆಗಲಿ. ಒಮ್ಮೆ ದಾದಾನ ಮೇಲಿನ ವಾರಂಟು ರದ್ದುಪಡಿಸಿಕೊಂಡೆವಲ್ಲ ಎಂಬ ಉತ್ತಾಪ, ಹಮ್ಮಣಿ ಹಗುರಾದ ವಿಷಾದವನ್ನೂ ಹೂಡ ಅರ್ಥಕ್ಕಾರ್ಥ ಕಡಿಮೆ ಮಾಡಿತ್ತು.

ಲಂಗಪ್ಪನ ವಾರಸಾ ಸಂಬಂಧದಲ್ಲಿ ಮಾಮಾಲೇದಾರರು ಮಾಡಿದ ಹುಕುಮಿನ ವಿರುದ್ಧ ಅಪೀಲು ಮಾಡುವ ಕೆಲಸವೊಂದೇ ಇನ್ನು ಉಳಿದಿತ್ತು. ಅದನ್ನೂಂದು ಮುಗಿಸಿಕೊಂಡು ಉರಿಗೆ ಮರಳಿದರೆ ಕೃತಕೃತ್ಯಾದಂತೆ ಎಂಬ ಉತ್ತಾಪದಲ್ಲಿದ್ದ ಜಿನ್ನಪ್ಪ ಶೇಷಪ್ಪನಿಗೆ ದಾರಿಯಲ್ಲಿ ನೆನಪು ಮಾಡಿಕೊಟ್ಟ.

“ಹೌದಲ್ಲಿಂದ, ಅದೊಂದು ಕೆಲಸ ನಾ ಮರತ ಬಿಟ್ಟದ್ದೆ. ನೆನಪು ಮಾಡಿದ್ದ ಭಳೀ ಮಾಡಿದಿ. ವಕೀಲರ ಮನಿಗೆ ಹೋಗೋಣ ನಡಿ. ತಾಸಿನ್ನಾಗ ಆ ಕೆಲಸ ಮುಗಿಸಿಕೊಂಡು ಪ್ರಾಟೀ ಕಡಿಗೆ ಹೋಗಿ ಬರೂಣಂತ” ಎಂದು ಶೇಷಪ್ಪ ಈ ತ್ರಿಮೂರಿಗಳನ್ನು ಪರಿಚಯಸ್ಥಾದ ಒಬ್ಬ ವಕೀಲರ ಕಡೆಗೆ ಕರೆದುಕೊಂಡು ನಡೆದ.

ಶೇಷಪ್ಪ ತೋರಿಸಿದ ಕಾಗದಪತ್ರಗಳನ್ನೆಲ್ಲ ತಮ್ಮ ವೃತ್ತಿಗೊಪ್ಪವ ಸೂವಧಾನದಿಂದ ವಕೀಲರು ನೋಡಿಕೊಂಡರು. ಶೇಷಪ್ಪನಿಗೆ ಏನೇನೋ ಪ್ರಶ್ನೆಗಳನ್ನು ಮಾಡಿ ಮಾಹಿತಿಯನ್ನೂ ಕಲೆ ಹಾಕಿದರು. ಆ ಮೇಲೆ ಚಾಳೀಸು ತೆಗೆದು ತೆಬಲ್ಲೋ ಮೇಲೆ ಇಡುತ್ತ “ಅಪೀಲು ಮಾಡಿದರ, ಮಾಮಲೇದಾರರ ಆರ್ಥರು ನಿಶ್ಚಿತ ರದ್ದು ಆಗತದ. ಕೇಸ ಗಟ್ಟಿಮುಟ್ಟ ಆದ” ಎಂದು ಆಸೆ ಹುಟ್ಟಿಸುವ ಮಾತುಗಳನ್ನಾಡಿದರು.

“ಹಂಗಾರ ಅಪೀಲು ದಾಖಲ ಮಾಡಿ. ಪಾರ್ವತೆವ್ವನ ಕಡೀಂದ ವಕೇಲಿ ಪತ್ರಕೆ ಸಹಿ ಮಾಡಿಸಿಕೊಂಡು ಬಂದಿನಿ. ಅಪೀಲುಅಜ್ಞ ಬರಿಸಿಕೊಟ್ಟರ ಅವರ ಸಹಿಮಾಡಿಸಿ ಕೆಲಿಸಿ ಕೊಡತ್ತಿನಿ” ಎಂದು ಶೇಷಪ್ಪ ಹೇಳಿದ.

“ವಕೇಲಿ ಪತ್ರ ತಂದೀರೆಪ. ಅದರ ಭೀ ಹಣ ಎಲ್ಲ್ಯಾದ?” ಎಂದು ನಯವಾಗಿಯೇ ಕೇಳಿ ವಕೇಲರು ಜೋರಾಗಿ ಆಕಳಿಸಿದರು.

“ಅಂದ್ದಂಗ ವಕೇಲರ ಭೀ ಕೊಡಬೇಕಲ್ಲ ಜಿನ್ನಪ್ಪ?” ಎಂದು ಶೇಷಪ್ಪ ಜಿನ್ನಪ್ಪನ ಮುಖ ನೋಡಿದ.

ಮತ್ತೊಂದು ಪ್ರಸಂಗದಲ್ಲಾಗಿದ್ದರೆ ಜಿನ್ನಪ್ಪ ಏನು ಉತ್ತರ ಹೇಳುತ್ತಿದ್ದನೋ ಎನ್ನೋ! ಆದರೆ ಈಗ ಅವನು ಲಿಂಗಪ್ಪನ ವಾರಸು ರದ್ದುಪಡಿಸುವ ಹುರುಹಿನಲ್ಲಿದ್ದ. ತಟ್ಟನೇ ಹಮ್ಮಿತ್ತೆ ಬಿಚ್ಚಿ, “ಏಟ ಕೊಡಬೇಕಾದೀತರಿ?” ಎಂದು ಕೇಳಿದ. ಶೇಷಪ್ಪ ಕರಪಲ್ಲವಿಯಿಂದ ಒಂದು ಬೆರಳು ತೋರಿಸಿ, ನೂರು ರೂಪಾಯಿಯಿಂದು ಸೂಚಿಸಿದ. ಜಿನ್ನಪ್ಪನಿಗೆ ಎದೆ ಧಸಕ್ಕೆಂದರೂ ಅದನ್ನು ತೋರಗೊಡದೆ ರೂಪಾಯಿ ಎಣಿಸತ್ತೊಡಗಿದ. ಶೇಷಪ್ಪ ವಕೇಲರಿಗೆ ಅಪ್ಪು ಕೊಟ್ಟು ಅದನ್ನು ತೋರಗೊಡದೆ ರೂಪಾಯಿ ಎಣಿಸತ್ತೊಡಗಿದ. ಶೇಷಪ್ಪ ವಕೇಲರಿಗೆ ಅಪ್ಪು ಕೊಟ್ಟು “ಇಷ್ಟರ ಮ್ಯಾಲ ಈ ಕೆಲಸಾ ಮುಗಿಸಿಕೊಡಬೇಕು” ಎಂದು ದೇಶಾವರಿ ಮಾಡುತ್ತ ಬಿನ್ನವಿಸಿದ.

ಅವರಿಗೂ ಈ ಹಿಡಿತ-ಹೇಚುಗಳೆಲ್ಲ ಗೊತ್ತು. ಆದ್ದರಿಂದ, “ಈಗ ಇಷ್ಟ ಕೊಡೂ ಮನಸ್ಸಿದ್ದರೆ ಕೊಡಿರಿ. ಮುಂದ ಕೆಲಸಾ ನಡಸೂ ಮುಂದ, ಮತ್ತ ಅದ ಅಲ್ಲಾ” ಎಂದು ಧೋರಣೆಯಿಂದ ಮಾತಾಡುತ್ತ ಎದ್ದರು.

ಇದೇ ಸಂಧಿ ಸಾಧಿಸಿ ಶೇಷಪ್ಪ “ನಮ್ಮ ಮುಡುಗ ಇಲ್ಲೇ ನಿಂತಾನಲ್ಲಾ, ಇವನ ಮ್ಯಾಲ ಒಂದು ಕ್ರಿಮಿನಲ್ ಕೇಸ ಹಾಕ್ಯಾರ. ಅದಾವತೀಲೆ ಹಾಕಿದ ಯೊಟ್ಟಿ ಖಿಟ್ಟೆ ಏನ್ನೆಪ್ಪಾ. ಈಗ ಜಾಮೀನ ಕೊಟ್ಟು ವಾರಂಟ ರದ್ದುಮಾಡಿಸೇದ. ನಾಳೆ ಒಂದು ವ್ಯಾಳ್ಯ ಖಿಟ್ಟೆ ನಡೆದರ, ನೀವ ಖುದ್ದ ನಿಂತು ಖಿಟ್ಟೆ ನಡಸಿ ಕೊಡಬೇಕು. ಅಂವಾ ತೀರ ಬಡವ, ಧರ್ಮಾರ್ಥ ಕೆಲಸ ಅಂತ ತಿಳಿದ ನೀವು ಕೆಲಸ ಮಾಡಬೇಕು” ಎಂದು ಹುಸಿನಗೆ ನಗುತ್ತ ಬಿನ್ನವಿಸಿದ.

ವಕೇಲರ ಮುಖ ಒಮ್ಮೆಲೆ ಗಂಭೀರವಾಯಿತು; ಹುಬ್ಬು ಗಂಟಿಕ್ಕಿದವು; ಕ್ಷಣಿನೋಟ ಒಮ್ಮೆಲೆ ಕೂರಾಯಿತು. ಮೋಡ ಮುಸುಕಿ, ಕತ್ತಲೆಗವಿದ ಮೇಲೆ ಮೋಡ ಗದ್ದರಿಸುವಂತೆ ಗದ್ದರಿಸಿದರು, “ಕ್ರಿಮಿನಲ್ ಕೇಸ ಅಂತೀರ, ಪ್ರಕಟ ಖಿಟ್ಟೆ ನಡಸಂತೀರ ತಿಳಿಯಾದಲ್ಲ? ಕತ್ತಿಗೆ ಜ್ಞರಾ ಬರುವಂಥಾ ಮಾತ ಆಡಬ್ಯಾಡಿ.

ನನ್ನ ಜನ್ಮದಾಗ ನಾನು ಘೋಜದಾರಿ ಖಿಳ್ಳಿ ನೂರು ರೂಪಾಯಿ ಕೆಳಗ ತೊಗೊಂಡು ನಡಿಸಿಲ್ಲ. ನಮಗೂ ಕೋಟಿನಾಗ ಕಿಮ್ಮತ್ತು ಇರತದೇನ್ನಪಾ” ಎಂದು ದುರುದುರು ನೋಡಿದರು.

ಅದರೆ ಶೇಷಪ್ಪ ಬಿಡಲಿಲ್ಲ. “ಉರಗಾರಿಕೆ ಕೆಲಸ ನೋಡಿ, ಹೋಳಿಹುಣ್ಣಿವಿ ಬಾಟೆ ಕಾಲಕ್ಕೆ, ಉರ ಮಾನ ಕಾಯಲಿಕ್ಕೆ ಅಂತ, ಇಂವಾ ಬಡಿದಾಡಿ ಬಂದ. ಈಗ ರೊಕ್ಕು ಕೊಡಬೇಕೂ ಅಂದರ ಉರ ಜನರಲ್ಲ ಪಟ್ಟೀ ಹಾಕಿ ಕೊಡಬೇಕಾಗತದ. ಅದಕ್ಕೆ ನಿಮಗ ನಾ ಹೇಳಬೇಕಾತು” ಅಂದ.

“ಖಿಳ್ಳಿ ಹಿಯರಂಗಿಗನಕು ಬರಲಿ. ಬಡವ, ಉರಗಾರಿಕೆ ಕೆಲಸ ಅಂದಮ್ಮಾಲ ಏನೋ ಒಂದ ಹತ್ತಿಪ್ಪತ್ತು ರೂಪಾಯಿ ಸವಲತ್ತು ತೋರಿಸಬಹುದು. ಪ್ರಕಟ ಘೋಜದಾರಿಕೆ ಮಾತ್ರ ಇಲ್ಲಿ ನಡಿಯೂದುಲ್ಲ ಮತ್ತು” ಎಂದು ವಕೀಲರು ತಮ್ಮ ಏನೋಡಕ್ಕೆ ತಾವೇ ಗಟ್ಟಿಯಾಗಿ ನಕ್ಕರು.

ಪೇಟಿಗೆ ಬಂದಾಗ ಜಿನ್ನಪ್ಪನ ಹತ್ತರ ಉಳಿದ ಹಣವೆಂದರೆ ಕೇವಲ ಇಪ್ಪತ್ತೇರು ರೂಪಾಯಿ ಮಾತ್ರ. ಶೇಷಪ್ಪ ಧೋತರ ಜೋಡು. ಬೆಲ್ಲದ ಪೆಂಟಿ. ಮೊಳ್ಳಿಯ ಜೋಡು, ಹೀಗೆ ಏನೇನೋ ಸಾಮಾನು ಏರಿದಿ ಮಾಡಿಕೊಳ್ಳುವ ವಿಚಾರವನ್ನಿಟ್ಟುಕೊಂಡದ್ದು ಜಿನ್ನಪ್ಪನಿಗೆ ತಿಳಿಯಿತು. “ಹುಲಕಣ್ಣಾರ. ನನ್ನ ಕಡೆ ಉಳಿದ ಹತ್ತೆಂಟು ರೂಪಾಯಿಲೇ ನಾ ಸಂತೀ ಮಾಡಬೇಕಾಗೇತಿ. ನಿಮ್ಮ ಕಡೆ ರೊಕ್ಕು ಇದ್ದರ ಸಾಮಾನು ಏರಿದಿ ಮಾಡೂದು ವಾಚಿಮಿ” ಎಂದು ನಯವಾಗಿಯೇ ಸೂಚಿಸಿದ.

ಶೇಷಪ್ಪ ಈ ಮಾತು ಕೇಳಿದ ಕೂಡಲೇ ಮತ್ತೊಂದು ಸೋಗು ತೆಗೆದ. ಎಲ್ಲಿಲ್ಲದ ಸಿಟ್ಟಿನ ಅವಿಭಾವ ಅವನಲ್ಲಿ ಬಂದಿತು. “ಅಲ್ಲೋ ಜಿನ್ನಪ್ಪ, ಕಚೇರಿ ಕಾರಕೂನರಿಗೆ, ಪೂರ್ವೋಲೀಸರಿಗೆ ವಕೀಲರಿಗೆ ಕೊಡುವಾಗ ನಿನ್ನ ಕಡಿಗೆ ದುಡ್ಡು ಇತ್ತು. ಅದಕ್ಕೆಲ್ಲ ಕೊಟ್ಟು ನೀ ಬರಿಗ್ಯ ಆಗಿರಬಹುದೇನಪಾ. ಆದರ ಮನಿ ಕೂಳು ತಿಂದು ನಿಮ್ಮಂಥವರ ಕೆಲಸ ಮಾಡಲಿಕ್ಕೆ ಅಡ್ಡಾಡಿ ನಾನೂ ಬರಿಗ್ಯ ಆಗೀನೇನಪಾ. ನಾ ಅನಕೂ ಸಂತೀ ಮಾಡಲಿಕ್ಕೆ ಬೇಕು. ಇದಕ್ಕೆ ದಾರಿ ಏನು?” ಎಂದು ಕೇಳಿದ.

“ದಾರಿ ಏನರಿ? ಉರ ದಾರಿ ಹಿಡಿದು ಗಾಡಿ ಬಿಡುದೊಂದು ದಾರಿ. ಮುಂಗಾರಿ ಅಡ್ಡಮಳಿ ಕವರಿಕೊಂಡು ಬಂದು ಗಂಟ ಬಿದ್ದಿತಂದರ ಹಳ್ಳಕಟ್ಟಿ ಇಲ್ಲೇ ಶಾರದಾಗ ವಸ್ತೀ ಬಿಳಿಳಬೇಕಾದೀತು. ಇನ್ನೊಮ್ಮೆ ಬಂದಾಗ ಸಂತೀ ಮಾಡೀರಂತ” ಜಿನ್ನಪ್ಪ ಹೇಳಿದ.

“ಅದೆಲ್ಲ ಆಗೂದುಲ್ಲ ಏನಪಾ. ನಾ ಈಗ ವಕೀಲರ ಕಡೆ ಹೋಗಿ ಇವತ್ತು ರೂಪಾಯಿ ಇಸಗೊಂಡ ಬರತೀನಿ. ನಾಳೆ ಇನ್ನೂ ನೂರು ರೂಪಾಯಿ ಕೊಡುವವ ಅಲ್ಲ? ಅದರ ಜೋಡಿನ ಇದ್ದೂ ರೇಣ್ಕು ಕಲಿಸಿಕೊಡಿಯಂತೆ ಎಂದು ಶೇಷಪ್ಪ ಹಟದಿಂದಲೇ ಹೇಳಿದ. ಕಿರಾಣೆ ಜವಳಿ ಸಂತೆಮಾಡಿಟ್ಟು, ಹಣ ತರುವದಾಗಿ ಹೇಳಿ ವಕೀಲರ ಕಡೆಗೆ ಹೋದ.

ಜಿನ್ನಪ್ಪ ತನ್ನ ಪೇಚು ತನಗೇ ಬಿದ್ದಿತಲ್ಲ ಎಂದು ಹಳಕಳಿಸುತ್ತ ಕುಳಿತ್ತಿದ್ದ. ಇದನ್ನೆಲ್ಲ ಸಾದಾ ಪ್ರೇಕ್ಷಕನಂತೆ ನೋಡುತ್ತ ನಿಂತಿದ್ದ ದಾದಾ, “ಯಾಕ ಜಿನ್ನಪ್ಪ ಕಾಕಾ ಒಳೇ ಬಿಂತಿ ಮಾಡೂ ಹಂಗ ಕಾಣತ್ತೇತಿ. ಹಿಡಿದ ಕೆಲಸ ಪಾರ ಆಗೂಮಟಾ ಇನ್ನೂ ಏಟೇಟ ಜನರ ಕ್ಯೆ ಬಾಯಿ ಬೆಂಜ್ಗ ಮಾಡೋದ್ದೇಕೋ ಏನೋ!” ಎಂದು ಸಾಂತ್ವನಗೊಳಿಸಲು ಯಶ್ವಿಸಿದ. ಜಿನ್ನಪ್ಪ ಹಣ ಹಣ ಬಡಿದುಕೊಂಡ. “ಏನ ಹೇಳತ್ತಿಲೇ ತಮ್ಮ, ಅಳ್ಳಾ ಮತ್ತು ಕ್ಯಾಯಾಗ ಬಂದ ದುಡ್ಡ ಕೊಡುದಾಗಾಣೆಲ್ಲ, ಕಾಣಿಕಾಣಿತನ ಈ ಶ್ಯಾಂಭೋಗ ಇವತ್ತು ರೂಪಾಯಿ ನೆಗವಿಕುಂತಾ” ಎಂದು ನಿಟ್ಟಿಸಿರುಗರೆದ.

“ಕೊಂಡವಾಡೇ ಬಿದ್ದ ದನಾ, ಹೆಂಡಿ ಹಾಕದ ಪಾರಾದೀತ ಅಂತ ಗೊಡರು ಹೇಳತ್ತಿದ್ದರಂತ. ಅದನ್ನ ನಡಸ್ಯಾನೋ ಎಪ್ಪಾ ಈ ಕುಲಕರ್ಣಿ ಕೆಲಸ ಆಗಬೇಕಾತೂ ಅಂದರ ಇತವರ ಕಾಲ ಬೀಳಬೇಕಾಕ್ಕಿ ಕಾಕಾ” ಎಂದ ದಾದಾ.

“ಸರಕಾರಿ ಕಚ್ಚೆರಿ ಕಟ್ಟಿ ಅಂದರ ಬಕಾಸುರನ ಹೊಟ್ಟಿ, ಈ ಮಾತು ಹಿರ್ಯಾರಿಗೆ ಗೊತ್ತಿತ್ತು. ಅಂದಲ್ಲೇ ಉರಾಗಿನ ನ್ಯಾಯ ಉರಾಗ ಬಗೀಹರೀತಿದ್ದವು. ಕಚ್ಚೆರಿಗೆ ಬಂದಾಗಿದ ನೋಡೇ ನೋಡೇನೂ, ಹೊಕ್ಕ ಅನ್ನಾದು ಮೂಳಬೇಪಕ್ಕ ಮಾಡಿದ ಮಹರಾಯ, ಮೂರು ತಾಸಿನ್ಯಾಗ ಹಮ್ಮಿಣಿ ಬರೇದ್ದು ಮಾಡಿ, ಮ್ಯಾಗ ಸಾಲಾ ಹೊರಿಸಿಟ್ಟಿ. ಒಂದು ದಿನದಾಗ, ಒಂದು ವರ್ಷದ ಉತ್ತನ್ನ, ಆಳದ ಇಟ್ಟರ ನಮ್ಮಂತಾ ಬಡವರ ಬಾಳೇ ಹ್ಯಾಗಾದೀತು ಅನ್ನೂ ಜಿಂತಿ ಏನರೇ ಇತೇ ಇಂವಗ?” ಎಂದು ಜಿನ್ನಪ್ಪ ಸ್ವಾತ ಭಾಷಣವನ್ನೇ ಮಾಡಿದ.

ಮೂತಾಡುತ್ತ ಆಡುತ್ತ ಇಬ್ಬರೂ ಉರ ಸದಿಗೆ ಬಂದು ಮುಟ್ಟಿದರು. ಬಾಪೂಸಾಹೇಬನ ಹೇಡಿತನ. ಗೌಡರ ಸಾವು ಪಡದಪ್ಪನ ಕುತಂತ್ರ ಬಂದೊಂದಾಗಿ ಅವರ ಹರಳಿಯಲ್ಲಿ ಹಾದು ಹೋದವು. ಜಿನ್ನಪ್ಪ ಹಿಂದಿನ ಪಡದಪ್ಪನವರ ಗುಣಗೌರವಗಳನ್ನೆಲ್ಲ ಕತೆಮಾಡಿ ಹೇಳತ್ತಿದ. ಆ ಪುಣ್ಯಬಿಲದಿಂದಲೇ ಈ ಪಡದಪ್ಪನ ಪುಂಡಾಟಿಕೆ ಇನ್ನೂ ತೆದೆದ್ದು ಎಂದು ಅವನ ಅಭಿಪ್ರಾಯ. ಆದರೆ ಪಾಪದ ಕೊಡ ಪೂರ್ತಿಯಾಗಿ ತುಂಬದೆ ಗತಿಯಲ್ಲ. ತುಂಬಿದಮೇಲೆ

ಅದಕ್ಕೆ ಚೃತಿಯಿದ್ದೇ ಇದೆ. ದಾದಾ ಅದಕ್ಕೆ ಪ್ರತಿಯಾಗಿ, ಉರ ಹಿರಿಯರಲ್ಲ ಕೂಡಿ ಇನ್ನೊಬ್ಬ ಸ್ವಾಮಿಯನ್ನೇಕೆ ಆರಿಸಬಾರದು ಎಂದು ಸೂಚನೆಯನ್ನೊಳಿದ್ದ.

ಆಗಲೇ ವಕೀಲರ ಮನೆಯಿಂದ ಶೇಷಪ್ಪ ಬಂದದ್ದು ಅವರ ಲಾಕ್ಟೀಕೆ ಬಂದಿರಲಿಲ್ಲ. “ಮತ್ತೇನೋ ಜಿನ್ನಪ್ಪ ಹೊಸಬರ್ತು ಯಾರ್ತು ಆರಿಸಬೇಕಂತೇ?” ಎಂದು ಜಿನ್ನಪ್ಪನಿಗೆ ನೇರವಾಗಿ ಉತ್ತರ ಕೊಡುವದಾಗಲಿಲ್ಲ. ಅಂತಲೇ “ಮತ್ತೇನ್ನಿ ವಕೀಲರ ಕಡಿಂದ ಹಣ ತಂದು ಸಂತಿ ಸಾಗಮಾಡಿಸಿದ್ದಾ? ” ಎಂದು ನಗುತ್ತ ಕೇಳಿದ.

ಶೇಷಪ್ಪನಿಗೂ ವಾತು ಬೆಳೆಸುವದು ಇಷ್ಟವಿರಲಿಲ್ಲ. ಹೊತ್ತು ಮುಳುಗುವದರೊಳಗಾಗಿ ಸಂತೆಯನ್ನು ಮುಗಿಸಿಕೊಂಡು ಉರ ದಾರಿ ಹಿಡಿಯಬೇಕಾಗಿತ್ತು. ಒಂದೆರಡು ದಿನಗಳಲ್ಲಿ ಮಾಮಲೇದಾರರು ಪಾಡಳಿಗೆ ‘ವ್ಯಿಜಿಟ್’ ಕೊಡುವದಾಗಿ ದಾರಿಯಲ್ಲಿ ಸಿಕ್ಕ ಕಾರಕೊನನು ‘ತಾಚಾ ಭಾತಮಿ’ ಕೊಟ್ಟಿದ್ದ. ಆದ್ದರಿಂದ ಶೇಷಪ್ಪನ ಸಂತೆಯ ಯಾದಿಯಲ್ಲಿ ಮಹತ್ತ್ವದ ಬದಲಾವಣೆಗಳಾದವು. ಬೆಲ್ಲದ ಜೊತೆಗೆ ಸಕ್ಕರೆ, ಶೇಂಗಾದ ಜೊತೆಗೆ ಬದಾಮು, ಅರಿಷಿಣದ ಜೊತೆಗೆ ಕೇಶರ ಮೊದಲಾದ ಸಾಮಾನುಗಳು ಸೇರಿದವು.

ಸಂತೆಯನ್ನೆಲ್ಲ ಮುಗಿಸಿ ಸಾಮಾನನ್ನು ಗಾಡಿಯಲ್ಲಿ ಹೇರಿದಾಗ ಇನ್ನೂ ಒಂದು ತಾಸು ಹೊತ್ತು ಉಳಿದಿತ್ತು. ಪಾಡಳಿಯ ದಿಕ್ಕಿನಲ್ಲಿ ಮುಂಗಾರಿಯ ಮಳೆ ಮೋಡಗಳು, ತುಂಬಿ ಈಯಲಾದ ಎಮ್ಮೆಯ ಕೆಚ್ಚಲದಂತೆ ಇಳಿದಿದ್ದವು. ಅಂಥ ಹಗಲ ಬೆಳಕಿನಲ್ಲೂ ಮಿಂಚಿನ ರೇಖೆಯಾಂದ ವರ್ಕವಾಗಿ ಸುಳಿದು ಕುಸ್ಕಿ ಸುತ್ತಿತ್ತು. ಆಗಾಗ ಗದ್ದರಿಸುತ್ತಲೂ ಇತ್ತು ಮಳೆಯ ಅಬ್ಬರವನ್ನು ನೋಡಿ ಜಿನ್ನಪ್ಪ ಬೆಳಗಿನ ಜಾವಕ್ಕೆ ಹೊರಟರೆ ಒಳ್ಳಿಯದೆಂದು ಹೇಳಿದ. ಶೇಷಪ್ಪ ಕೇಳಲಿಲ್ಲ. “ಭೇಂ ಭೇಂ ಮಾಮಲೇದಾರರು ಬರೋವರಿದ್ದಾರ ಮಾರಾಯಾ. ಬೆಳಗಾಗೂದರಾಗ ಉರು ಮುಟ್ಟಲಿಕ್ಕೆ ಬೇಕು” ಎಂದು ಹೇಳಿಯೇ ಬಿಟ್ಟ, ಹೊರಡುವದು ಅನಿವಾರ್ಯವಾಯಿತು. ತಾಲೂಕ ಕಚೇರಿಯಲ್ಲೇ ಇಷ್ಟ್ವಾತ್ತು ಉಳಿದಿದ್ದ ವಾಲೀಕಾರ ಮಲ್ಲ, ಮಾಮಲೇದಾರರು ಉರಿಗೆ ಬರುವರೆಂಬ ಹುಕುಮಿನ ಪತ್ರದೊಂದಿಗೆ ಒಂದು ಇವರನ್ನು ಸೇರಿಕೊಂಡ.

ಸಾವಕಾಶವಾಗಿ ಹೊರಟ ಗಾಡಿ ಇನ್ನೂ ಅಥ ದಾರಿಯನ್ನು ಕುಮಿಸಿರಲಿಲ್ಲ. ಅಪ್ಪರಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿ ಸೆಲದ ಮೇಲಿಂದ ಧೂಳಿಯ ಮೋಡವೆಷ್ಟು ಬಂದು, ಆಕಾಶವನ್ನೇ ಅಪ್ಪಿಕೊಂಡಿತು. ಚೈತ್ರದ ಉರಿಬಿಸಿಲಿಗೆ ಕಾದು ಕಾದು ಹುಚ್ಚಿ ಹಿಡಿದಿರಬೇಕು ಪ್ರಕೃತಿಗೆ ಎಂದೆನಿಸುತ್ತಿತ್ತು ಆ ಅಬ್ಬರ. ಸ್ವರ್ವವೇದ್ಯವಾಗಿದ್ದ

ಗಾಳಿ ಈಗ ಕಣ್ಣೀಗೆ ಕಾಲುವಂತಾಯಿತು. ದಾರಿಯ ಗಿಡಮರಗಳೆಲ್ಲ ಹೊಯ್ದಾಡಿ ಸೋಳೋ ಎಂದು ಕೂಗಿಕೊಂಡವು. ಬಯಲು ಸೀಮೆಯ ವಿಸ್ತಾರದಲ್ಲಿ, ಈಗ ಬರಿಯ ಕಪ್ಪಗೆರೆಯಾಗಿದ್ದ ಕ್ಷಿಂಜದಿಂದ ಓಡೇಡಿ ಬರುವ ಬಿರುಗಾಳಿ ನೆಲವನ್ನೇ ನುಂಗುವಂತಿತ್ತು. ಇನ್ನೂ ಸೂರ್ಯ ಮುಖಗಿರಲಿಲ್ಲವಾದರೂ, ನಡುರಾತ್ಮಿಯ ಕತ್ತಲೆ ವ್ಯಾಪಿಸಿತು. ಬಿರುಗಾಳಿಯ ಜೀತ್ವಾರವೇ ಬಾನಲ್ಲಿ ಪ್ರತಿಧ್ವನಿಗೊಂಡಂತೆ, ಈ ತುದಿಯಿಂದ ಆ ತುದಿಯವರೆಗೆ ಬಾನು ಗದ್ದರಿಸಿತು. ಮಿಂಚು ಸನ್ನೆ ಮಾಡಿತು. ಆ ಬೆಳಕಿಗೆ ಎತ್ತುಗಳು ಮುಗ್ಗರಿಸಿದವು. ಇನ್ನೇನು ಬಂತೆನುವವ್ವರಲ್ಲಿ ಮಳೆ ಬಂದೇಬಿಟ್ಟಿತು. ಮಾವಿನಕಾಯಿಯ ಗಾತ್ರದ ಮಳೆ ಹನಿಗಳು ಭಾರವಾಗಿ ಬಿದ್ದವು. ಗಾಡಿ ಒಂದು ಗಿಡದ ಆಸರಕ್ಕೆ ನಿಲ್ಲಬೇಕಾಯಿತು. ಸುದೃಢಕ್ಕೆ ಹತ್ತಿರದಲ್ಲಿಯೇ ಒಂದು ತೋಟ ಕಂಡಿತು. ದಾದಾ, ಜಿನ್ನಪ್ಪ, ವಾಲೀಕಾರ ಮಲ್ಲ, ಸರತಿಯ ಪ್ರಕಾರ ಸಾಮಾನನ್ನು ಹೊತ್ತು ತೋಟದ ಗುಡಿಸಲಿಗೆ ಸಾಗಿಸಿದರು. ಕೊರಳು ಹರಿದು ಎತ್ತುಗಳನ್ನು ತೋಟಕ್ಕೆ ಬಯ್ದರು.

ಅಂದು ಮಳೆಗೆ ಏನು ಕಸುವು ಬಂದಿತ್ತೋ ಏನೋ ಒಂದೇ ಗತಿಯಲ್ಲಿ ಎರಿಗಿತು. ಬಿರುಗಾಳಿ ಮನಸ್ಸಿಗೆ ಬಂದತ್ತೆ ಬೀಸುತ್ತ ನೆಲ-ಬಾನುಗಳಲ್ಲಿ ಹೋಲಾಹಲವನ್ನುಂಟು ಮಾಡುತ್ತಿತ್ತು. ಅದನ್ನು ಪ್ರತಿಭಟಸುವಂತೆ, ಜೋರಾಗಿ ಮಳೆ ಹಜ್ಜಿ ಹೊಡೆಯುತ್ತಿತ್ತು. ಭೂತಾಕಾರದ ರಾಕ್ಷಸೋವನ ರಣಗಜನೆಯಿಂತೆ ಗುಡುಗುತ್ತಿತ್ತು. ಗಾಳಿಯ ಕಣ್ಣು ತಪ್ಪಿಸಬೇಕೆನ್ನುವಂತೆ ಅದ್ಭುತವಾಗಿ ಮಿಂಚು ಬೆಳಗುತ್ತಿತ್ತು. ದಿಕ್ಕುಗಳೆಲ್ಲ ಕರಿಗೆ ಹೋಗಿದ್ದವು. ಮಳೆ ನಡುಹರೆಯದ ಉಕ್ಕನಲ್ಲಿದ್ದಾಗ ನೆಲ-ಮುಗಿಲುಗಳ ನಡುವಿನ ಅಂತರವೆಲ್ಲ ಅಳಿಸಿಹೋಗಿ ಅಂತರಿಕ್ಷವೆಲ್ಲ ಜಲಮಯವಾಯಿತು.

ಸರಿರಾತ್ಮಿಯವರೆಗೆ ಒಂದೇ ಗತಿಯಲ್ಲಿ ಸೋಕ್ಕಿನಿಂದ ಬೀಳುತ್ತಿದ್ದ ಮಳೆ ಒಮ್ಮೆ ತಣ್ಣಾಯಿತು. ಕ್ರಮವಾಗಿ ಎಲ್ಲ ಕಡೆಗೆ ಮೌನ ವ್ಯಾಪಿಸಿತು. ಇಮ್ಮೆತ್ತಿನ ದುಃಖ ತಾಪಗಳನ್ನೆಲ್ಲ ಒಂದೇಟಿಗೇ ಮರೆತು ನೆಲಮುಗಿಲಗಳಿರಡೂ ಮತ್ತೆ ಮಥುರವಾದ ಮೌನದಲ್ಲಿ ಲೀನವಾದಂತಿತ್ತು. ಮಳೆಯಿಂದುಂಟಾದ ಸರುಪುಗಳು ಹರಿಯುವ ಸಪ್ಪಳ ಮಾತ್ರ ಈಗ ಕೇಳತೋಡಗಿತು. ಜಿನ್ನಪ್ಪನ ಗಾಡಿ ಮತ್ತೆ ಪ್ರಯಾಣಕ್ಕೆ ಅಣಿಯಾಯಿತು. ಇನ್ನು ಮೇಲೆ ಪಾದಭ್ರಾಯವರೆಗೆ ಲೈನ ದಾರಿಯಿದ್ದದ್ದರಿಂದ ಗಾಡಿಯನ್ನು ಮುಂದೆ ಹೊಡೆಯುವದಕ್ಕೆ ಆಶರಂಕವಿರಲಿಲ್ಲ. ಗಾಡಿ ನಿಧಾವನಾಗಿ ಮುಂದೆಸಾಗಿತು.

ಆಕಸ್ಮಿಕವಾಗಿ ಬಂದ ಈ ಮಳೆಯಿಂದ ಗಾಡಿಯಲ್ಲಿದ್ದವರಾರೂ

ಚಲಿತರಾಗಿರಲಿಲ್ಲ. ಇದು ಅವರಿಗೆ ದಿನನಿತ್ಯದ ಅನುಭವ. ಜಿನ್ನಪ್ಪ ಹಿಂದೆ ತನಗೆ ಬಂದ ಮುಳೆಯ ಅನುಭವಗಳನ್ನೇಲ್ಲ ಹೇಳಹ್ತಿದೆ. ವಾಲೀಕಾರ ಮಲ್ಲ ಸಂದರ್ಭೋಚಿತವಾಗಿ ಅಲ್ಲಲ್ಲಿ ತಿದ್ದುಪಡಿಯನ್ನು ಸೂಚಿಸುತ್ತಿದ್ದ. ಜಿನ್ನಪ್ಪ ಬೆಲುಮೆ ಹೊತ್ತಿಸಿಕೊಂಡು, ಸುವಿವಾಗಿ ಹೊಗೆಬಿಡುತ್ತಿದ್ದ. ಒಮ್ಮೆ ಚಕಮಂಕಿಯನ್ನು ಕಟೆಯವಾಗಿ, ಹರಡಿಯ ಭರದಲ್ಲಿ ಲಕ್ಷ್ಯಹಾರಿ ಬೆಂಕಿಕಿಡಿ ಶೇಷಪ್ಪನ ಧೋತರದ ಮೇಲೆಯೇ ಬಿದ್ದಿತ್ತು. “ಸ್ವಲ್ಪ ನೋಡಿ ಹಚ್ಚಿ ಮಹರಾಯಾ! ಎಲ್ಲರ ಚಕ್ಕಾಗಿಗೇ ಬೆಂಕಿ ಹಚ್ಚಿ ಇಟ್ಟೇ!” ಎಂದು ಶೇಷಪ್ಪ ಚೆಷ್ಟೆಯನ್ನೂ ಮಾಡಿದ.

ಗಾಡಿ ಅತ್ತ ಇತ್ತ ಒಮ್ಮೊಮ್ಮೆ ಮುಗ್ಗರಿಸುತ್ತೆ, ಸರಪುಗಳನ್ನು ದಾಟುತ್ತ ಸಾವಕಾಶವಾಗಿ ಮುಂದೆ ಸಾಗಿತು. ದಟ್ಟವಾದ ಕತ್ತಲೆ ಕವಿದದ್ದರಿಂದ ಎಷ್ಟು ದೂರ ಬಂದಿರಬಹುದೆಂದು ಗೊತ್ತು ಹಿಡಿಯುವುದು ಸುಲಭವಾಗಿರಲಿಲ್ಲ. ಆದರೆ ಜಿನ್ನಪ್ಪನಿಗೆ ಇಂಥವುಗಳ ಬಗ್ಗೆ ಸೂಕ್ತ ಇಂತ್ರಿಯವೇ ಇತ್ತು. ನಡುವೆ ಕುಲಕರ್ಣಿ ಶೇಷಪ್ಪ ಮುದ್ದೆಯಾಗಿ ಕುಳಿತು, ದಣಿವಿನಿಂದಲೋ ಬೇಸರ ದಿಂದಲೋ ಆಕಳಿಸಿದಾಗ “ಬೇಸರಾತೇನರಿ ಶೇಷಪ್ಪನೋರ?...ಆತೇಳಿ ಇನ್ನೊಂದುನಂಬರು ದಾಟಿದರ ಉರಾಗ ಬಂದಿ” ಎಂದು ಅವನನ್ನು ಸಮಾಧಾನಪಡಿಸಿದ್ದ. ಅವನು ಹೇಳಿದಂತೆಯೇ ಗಾಡಿ ಪಾದಳ್ಳಿಯ ಸಮೀಪಕ್ಕೆ ಬಂದಾಗ ಪಾದಳ್ಳಿಯ ಭಾಮಿಯಲ್ಲಿ ಮುಗಿಲುಮುಟ್ಟಿವಂಥ ಉರಿ ಎಧ್ಯದ್ದು ಕಾಣಿಸಿತು. ಅದರ ಬೆಳಕಿನಲ್ಲಿ ಇಪ್ಪೊತ್ತಿನವರೆಗೆ ಕಾಣದಿದ್ದ ಪಾದಳ್ಳಿಯ ಸೀಮೆಯ ಗಿಡ ಮರಗಳೆಲ್ಲ ಒಮ್ಮೆಲೇ ಗೋಚರವಾದವು. ಮುಗಿಲೆಲ್ಲ ಸೂರ್ಯೋದಯದ ಕಾಂತಿಯಿಂದ ತುಂಬಿದಂತೆ ಕೆಂಪಾಗಿತ್ತು. ಆ ನೋಟವನ್ನು ನೋಡಿದೊಡನೆ ಜಿನ್ನಪ್ಪನ ಎದೆ ರುಲ್ಲೆಂದಿತು. ಒಮ್ಮೆಲೇ ಅವನ ಕಣ್ಣದುರಿಗೆ ತನ್ನ ತೋಟ, ತೋಟದಲ್ಲಿದ್ದ ಕಣಿಕೆಯ ಬಣವಿ, ಆಕಾಂಡ ತಾಡವಾಡುವ ಬೆಂಕಿ, ಎಲ್ಲ ಪ್ರಕೃತ್ಯಾದಾವು. ತನ್ನನ್ನು ಸಂಶಯದ ಸತ್ಯಸೃತೆಯ ಪರಿಷ್ಕಾಸಬೇಕೆಂದು ವಾಲೀಕಾರ ಮಲ್ಲನಿಗೇ ಕೇಳಿದ: “ಮಲ್ಲಾ, ಆ ಉರಿ ನಮ್ಮ ತ್ವಾಟದಾಗಿಂದ ಇದ್ದಿತೇನಲೇ?”

ಮಲ್ಲನಿಗೂ ಗಾಬರಿಯಾಗಿತ್ತು. “ಹೌಂದ ಕಾಕಾ, ಜಾಗೀರದಾರರ ತ್ವಾಟದಾಗಿನಿಂದ ಆ ದೊಡ್ಡ ಅಲದ ಮರ ಈ ಬೆಳಕಿನಾಗ ಕಾಣತತ್ತಿ” ಎಂದು ಸಂಶಯವನ್ನು ಮಲ್ಲ ದೃಢಪಡಿಸಿದ.

“ಜಾಗೀರದಾರ ತ್ವಾಟದಾಗ ಈ ಪರಿ ಉರಿ ವಿಳಾಹಾಗ ಬಣವಿನ ಇಲ್ಲಲೇ ಮಲ್ಲಾ, ಗುಡಿಸಲು ಸುದೇಕ ದೊಡ್ಡದಿಲ್ಲ. ಈ ಸೀಮ್ಮಾಗೆಲ್ಲ ಕಣಕಿ ಬಣವಿ ಇರೋದ ನಂದೊಂದು. ಅದಕ್ಕ ಬೆಂಕಿ ಹತ್ತಿದ್ದಾಂಗ ಕಾಣಲೇತೀಲೇ”

ಎಂದು ಎದೆಯೋಡೆದು ಗೊಗ್ಗರದನಿಯಲ್ಲಿಯೇ ಹೇಳಿದ್ದು.

ತೋಕಡಿಸುತ್ತೆ ಚಕ್ಕಡಿಯ ಮಧ್ಯದಲ್ಲಿ ಕುಳಿತಿದ್ದ ಶೇಷಪ್ಪನಿಗೆ ಈ ಉರಿ ಕಾಣಿಸುವಂತಿರಲ್ಲಿ. ಅವನ ಹಿಂದೆ ಕುಳಿತ ದಾದಾನಿಗೂ, ಬಿಗಿದ ಗುಡಾರದ ಮುಸುಕಿನಿಂದ ಕಾಣಿಸುವಂತಿರಲ್ಲಿ. ಈ ಮಾತು ಕಿವಿಗೆ ಬಿದ್ದೊಡನೆ ದಾದಾ ಟಣ್ಣನೆ ಗಾಡಿಯಿಂದ ಕೆಳಗೆ ಜಿಗಿದು ಉರಿಯನ್ನು ನೋಡಿದ. ಆ ಉರಿ ಜಿನ್ನಪ್ಪನ ಬಣಿವೆಗೆ ಹತ್ತಿದ್ದೇ ಎಂದು ಅವನಿಗೆ ಕೂಡಲೇ ಹೊಳೆಯಿತು. ಗಾಡಿಯ ಮುಂದೆ ಓಡಿ ಬಂದು, “ಅಂಜಬ್ಯಾಡಾ ಕಾಕಾ, ಓಡಿಕೊಂತ ಹೋಗಿ, ಆ ಜಾಗೆ ನೋಡಿ ಉರಿಗೆ ಬರತೇನು. ಹೀಗ ದಾರಿ ಹಿಡಿದು ಗಾಡಿ ಸಾಗಲಿ” ಎಂದವನೇ ಉತ್ತರದ ದಾರಿಯನ್ನು ಕೂಡ ಕಾಯಿದೆ. ಚಿಗರೆಯ ಓಟದಿಂದ ಉರಿ ಕಾಣುವ ದಿಕ್ಕಿನತ್ತೆ ಓಡಿಹೋದ.

“ಲೇ ಮತ್ತೆ ಯಾರದರ ಕೂಡ ಜಗಳ ತಗದಿಟ್ಟೇ” ಎಂದು ಜಿನ್ನಪ್ಪ ಒದರಿಕೊಂಡದ್ದು ಅವನಿಗೆ ಕೇಳಿಸಲೇ ಇಲ್ಲ.

ಅನಿವಾರ್ಯವೆನ್ನುವಂತೆ ಗಾಡಿ ಮುಂದೆ ಸಾಗಿತು. ಹೊಟ್ಟೆಯೋಳಿಗನ ಉದ್ದೇಗವನ್ನು ತಡೆಯಲಾರದೆ ಜಿನ್ನಪ್ಪ ಎತ್ತುಗಳಿಗೆ ಬಾರುಕೋಲಿನಿಂದ ಏರಡೇಂಬು ಬಿಗಿದ್ದಿದ್ದರಿಂದ ಅವು ಓಡಹತ್ತಿದವು. “ಬ್ಯಾಸಿಗಿ ದಿವಸ, ಒಣಗಿದ ಕಣಕ; ಬೆಂಕಿ ಹತ್ತಿದರ ಈಡಾದೀತರೇ” ಎಂದು ಮಲ್ಲ ಬಣಿವೆ ಪೂರಾ ಭಸ್ಕರಾಗುವುದಿಲ್ಲ ಎಂದು ಮರಮರನೆ ಮರುಗಿದ. ಜಿನ್ನಪ್ಪನಂತೂ ಸಂಕಟದಿಂದ ದಿಷ್ಟಾಡಿನಾಗಿದ್ದ. ಎತ್ತುಗಳು ಬಾರುಕೋಲಿನೇಟಿಗೆ ದಾರಿ ತಪ್ಪಿ ಓಡುತ್ತಿದ್ದಾಗ, ಅವುಗಳ ಹಣೆ-ಹಣ್ಣವನ್ನೂ ಜಗ್ಗುವ ಎಚ್ಚರ ಅವನಿಗೆ ಉಳಿದಿರಲಿಲ್ಲ. ಬೆಳ್ಗಿನ ಮೀಸೆಗಳಿಂದೊಷ್ಟುವ ಅವನ ಮುಖಿ ಬಂದು ಗಂಭೀರವಾದ ರೌದ್ರಭಾವವನ್ನು ತಳೆದಿತ್ತು.

“ಜಿನ್ನಪ್ಪ, ಬೆಂಕಿ ತಾನಾಗೇ ಹತ್ತಿದ್ದೇನ ಅಲ್ಲ. ನೀನು ದಾದಾನ್ನ ಜಾಮಿನಿನ ಮ್ಯಾಲೆ ಬಿಡಿಸಿಕೊಂಡು ಬಂದದ್ದಕ್ಕ, ನಿನಗ ಬುದ್ಧಿ ಕಲಿಸಬೇಕೂ ಅಂತ ಪಡದಪ್ಪ ಹೂಡಿದ ಕಿಡಿಗೇಡಿತನ ಇದು. ನನಗನಕಾ ಹಂಗ ಅನಸತದ ನೋಡವಾ” ಎಂದು ಮತ್ತೆ ಕಿಡಿಹಾಕಿದ.

ಈಗ ಮಾತ್ರ ಜಿನ್ನಪ್ಪನ ರಕ್ತ ರೊಚ್ಚಿನಿಂದ ಕುದಿಯಿತು. ಇಲ್ಲಿಯವರೆಗೆ ಯಾರಮೇಲೂ ಅವನ ಸಂಶಯ ಸ್ಥಿರವಾಗಿರಲಿಲ್ಲ. ಶೇಷಪ್ಪನ ಮಾತಿನಿಂದ ಅದು ರೂಪಾರ್ಥಾಗಿತು. “ನನ್ನ ಕಣಕಿ ಬಣವಿ ಸುಟ್ಟರ, ನನ್ನ ನೆಸೀಬಾನ ಸುಟ್ಟಿಗ ಅಂತ ಪಡದಪ್ಪ ತಿಳಕೊಂಡಿದ್ದರ, ಅಂವಗ ತೆಲೀ ಇಲ್ಲ ಅಂತ ತೋರಿಸಿ ಕೂಡತೇನರಿ” ಎಂದು ಹೇಳಿ ಸಿಟ್ಟು ತಡೆಯದೆ ಎತ್ತಿಗೆ ಮತ್ತೊಂದೇಂಬು ಬಿಗಿದ.

“ಅಲ್ಲ ಕಾಕಾ, ಬರಗಾಲ ದಿನದಾಗ ಮನಸ್ಯ ಎಲ್ಲೀದರೆ ಕಾಳ ತಂದು, ತಿಂದು ಬದಕತಾನ, ಮೂಕ ಜನಾವರ, ಕಣಕಿ ಇಲ್ಲದ ಉಪಾಸ ಸಾಯ್ಯಕ ಹತ್ಯಾವು. ಅಂತಾ ಹೊತ್ತಿನ್ನಾಗ ಇದ್ದ ನಾಲ್ಕಾರು ಬಣಿವಿ ಸುಡುದಂದರ, ಇವಕ ಮನಶ್ಯಾರನಬೇಕೋ ಏನ ದನಾ ಅನಬೇಕೋ” ಎಂದು ಮಲ್ಲ ಅವಡುಗಜ್ಜಿಯೇ ಹೇಳಿದ. ಜಿನ್ನಪ್ಪನಿಗೆ ಬಣಿವಿ ಸುಟ್ಟಿದಕ್ಕಿಂತ, ಉರಲ್ಲಿ ಕೊಳ್ಳಿ ಹಚ್ಚಿವ ಭಂಟರು ತಲೆಯೆತ್ತಿದರಲ್ಲ ಎಂದು ದುಃಖಿತು. “ಮಲ್ಲ ದೇವರು ತ್ವಾಟದ ಭಾವ್ಯಾಗ ಅಮಾದಾನ ನೀರು ಕೊಟ್ಟಾನ. ದುಡದು ಬೆಳೆಮಾಡೂ ಬಲಾ ನನ್ನ ರಟ್ಟಾಗ ಕೊಟ್ಟಾನ. ಭೂಮಿತಾಯಿ ಅಂತಹಕರಣ ಇದ್ದರ. ಈಗ ಸುಟ್ಟಿದರ ಹತ್ತಪಟ್ಟ ಬೆಳೆದು ತೋರಿಸತ್ತಿನು. ತಿಂಗಳದಾಗ ಗೊಂಜಾಳ ಘಡಾ ಬೆಳೆಸಿ ದನದ ಬರಾ ಹಿಂಗಸೇನು. ಆದರ ಬಡವರುಮಾತ್ರ ಸುಸೂತ್ರ ಬಾಳೇ ಮಾಡದ ಹಾಗ ಆತಲ್ಲ? ಈ ಹೊಳ್ಳಿಕವಕರ ಕಾಟ ತಪ್ಪಸೂದರ ಹ್ಯಾಗ? ಈ ಮಾತ ನನಗ ದಿಗಿಲ ಕೆಡವೇತಿ” ಎಂದು ಮತ್ತೊಂದು ಸ್ವರ್ಗತ ಭಾಷಣವನ್ನು ಬಿಗಿದ.

ಇದುವರೆಗೆ ತಡೆದ ಶೇಷಪ್ಪ “ಜಿನ್ನಪ್ಪ, ನೀ ಮನಸು ಮಾಡಿದರ ಹಾದಿ ಅದ ತೋಗೋ. ಉರಾಗಿನ ಸೋಟಿಗೆಲ್ಲ ಪಡದಪ್ಪನ ಮತಾನ ಆಶ್ರಯ. ಇತ್ತಿತಲಾಗ ಉರಾಗ ಅವನ ವಜನ ಕಮ್ಮಿ ಆಗಿತ್ತು. ಅದಕ ನೀ ಉರಾಗ ಇಲ್ಲದಾಗ ಸೋಡಿಕೊಂಡು, ನಿನ್ನ ಬಣವಿಗೆ ಬೆಂಕಿ ಹಚ್ಚಿಸಿ, ತಾ ಖಿಂಬಿರ ಮನಶ್ಯ ಅಂತ ಹೋಗಿಸಿಕೊಳ್ಳಲಿಕ್ಕೆ ಮಾಡ್ಯಾನ. ಅವನ್ನ ಉರ ಬಿಟ್ಟು ಓಡಿಸಿದರ ಈ ಸೋಟರ ತಲೀ ಎಲ್ಲ ತಾಳದ ಮ್ಯಾಲ ಬರತದ. ಅವನ್ನ ಓಡಿಸೂದೂ ಏನ ಕರಿಣ ಇಲ್ಲ, ನಿನ್ನ ಬಣವಿ ಸುಡಿಸ್ಯಾನ ಅಂತ ನಾಳೇ ಅವನ ಮ್ಯಾಲೆ ಒಂದು ಥಿಯಾಂದಿ ಕೊಡು. ಅನಾಯಾಸ ಮಾಮಲೇದಾರರು ಉರಿಗೆ ಬರೋವರಿದ್ದಾರ. ಅವರಿಗೆ ಅಡ್ಡಬಿದ್ದ ಹೇಳಿಕೋ. ಮುಂದಿನದೆಲ್ಲ ನನಗೆ ಬಿಟ್ಟುಕೊಡು” ಎಂದು ಸಲಹ ಹೇಳಿ ನಶ್ಯವನ್ನೇರಿಸಿದ.

ಜಿನ್ನಪ್ಪನಿಗೆ ಇಂಥ ಸೂಚನೆ, ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ಸಮಂಜಸವೆನಿಸಬಹುದಾಗಿತ್ತು. ಆದರೆ ಕಚೇರಿ ಕಟ್ಟಿ ಹತ್ತುವದೆಂದರೆ, ಮನೆಮಾರು ಸೂರೆಮಾಡಿ, ವಕೀಲರ ಸೂಕ್ಷದಾರರ ಮನೆ ತುಂಬುವದೆಂಬ ಅನುಭವ ಅವನಿಗೆ ಹೊಸದಾಗಿಯೇ ಬಂದಿತ್ತು. ಅಂತಲೇ ನೇರವಾಗಿ ಉತ್ತರ ಹೇಳಿದೆ, “ಆಚಾರೆಪ್ಪ ನಮಗೆಲ್ಲ ಹಿರೇರದಾರು. ಆವರು ಹೇಳಿದ್ದಾಂಗ ಮಾಡಿದರಾತು” ಎಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮುಗಾದ.

ಗಾಡಿಯು ಮರಡಿಯ ದಿನ್ನೆಯನ್ನಿಂಳು ತಗಿನಲ್ಲಿ ಸಾಗಿತ್ತು. ದಿನ್ನೆಯ

ಮೇಲಿದ್ದಾಗ ಧಗಧಗಿಸುವ ಜ್ಯೋತಿಗಳು ಕಾಣುತ್ತಿದ್ದರೆ, ಈಗ ಆಕಾಶದಲ್ಲಿ ಕೆಂಪು ಬೆಳೆಕು ಮಾತ್ರ ಕಾಣುತ್ತಿತ್ತು. ಮೂಡಲು ಹರಿಯಲು ಇನ್ನೂ ಮೂರು ತಾಸುಗಳಿದ್ದರೂ ಜಿನ್ನಪ್ಪನ ತೋಟವಿದ್ದ ದಿಕ್ಕಿನಲ್ಲಿ ಆಗಲೇ ಹೊತ್ತು ಮೂಡಿದಂತೆ ಕಾಣುತ್ತಿತ್ತು.

೨೪

ಜಿನ್ನಪ್ಪನ ಗಾಡಿ ಉಂಟಾಗ ಇಡೀ ಉಂಟಾಗ ನಿದ್ದೆ ಹೋಗಿತ್ತು. ಗಾಡಿಯ ಸಪ್ಪಳಕ್ಕೆ ನಾಯಿಗಳ ಬೋಗಳುವಿಕೆಯೊಂದನ್ನು ಬಿಟ್ಟರೆ ಎಲ್ಲೆಲ್ಲಿಯೂ ಶಾಂತಿ ಪಡರಿಸಿತ್ತು. ಉಂಟಾಗಿ ಯಾರಿಗೂ ಜಿನ್ನಪ್ಪನ ತೋಟದಲ್ಲಾದ ಅನಾಹತದ ಸುದ್ದಿ ಇರಲಿಲ್ಲ. ಜಿನ್ನಪ್ಪನ ಮನೆಯಲ್ಲಿ ಅವನ ಹಂಡತಿ ಮಕ್ಕಳು ಸಹ ನಿಷ್ಟಿಂತರಾಗಿ ಮಲಗಿದ್ದರು. ಹಿಂದಿನ ರಾತ್ರಿ ಕಲ್ಲು ಸುರಿದಂತೆ ಸುರಿದ ಮಳೆಯಂತಹೇ, ಬೆಂಕಿಯೂ ಪ್ರಕೃತಿಲೀಲೆಯಲ್ಲಿಯೇ ಒಂದಾಗಿತ್ತು. ಅನಾಹತಗಳ ಸ್ವರೂಪ ಬಹುಮಟ್ಟಿಗೆ ಮನುಷ್ಯನ ಕಣ್ಣೆಯರು ನಡೆಯುವದೇ ಇಲ್ಲ. ಅದರ ಪರಿಣಾಮ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಕಾಡಿನ ಅಜ್ಞಾತವಾದ ಹೃದಯದಲ್ಲಿ ಸಿದಿಲೊಂದು ಎರಗಿಹೋದಂತೆ, ಜಿನ್ನಪ್ಪನ ತೋಟದಲ್ಲಿಯ ಬೆಂಕಿ ತನ್ನ ಪರಾಕ್ರಮವನ್ನೆಲ್ಲ ತೋರಿಸಿ ಈಗ ತಣ್ಣಾಗಿತ್ತು.

ಜಿನ್ನಪ್ಪನ ಮನೆಗ ಹೋಗದೆ, ಗಾಡಿಯನ್ನು ಅಗಸೆಯಿಂದ ನೇರವಾಗಿ ತೋಟದ ಕಡೆಗೇ ಬಿಟ್ಟನು. ಆದರೆ ತೋಟಕ್ಕೆ ಹೋಗಿ ಕೆಳಿಕೆಯಲ್ಲ ಹೆಚ್ಚಾಗಿ ಬೂದಿಯಾಗುವ ದೃಶ್ಯವನ್ನು ನೋಡುವ ಅವಕಾಶ ಅವನಿಗೆ ದೊರೆಯಲಿಲ್ಲ. ಉಂಟಿನ ಅವನ ತೋಟ ಎರಡು ಮೃಲುಗಳ ಅಂತರದಲ್ಲಿತ್ತು, ಉಂಟಿ ಒಂದು ಮೃಲು ದೂರದಲ್ಲಿಯ ಹಳ್ಳವನ್ನು ಜಿನ್ನಪ್ಪನ ಗಾಡಿ ದಾಟುತ್ತಿರುವಾಗ, ಎದುರಿನಿಂದ ದಾದಾ ಒಬ್ಬರನ್ನು ಹೆಡಮುರಿಗ ಬಿಗಿದು ಒದೆಯುತ್ತ ಮುಂದೆ ಹಾಕಿಕೊಂಡು ಬಂದ.

“ವಿನು ಸುದ್ದೇ ದಾದಾ?” ಎಂದು ಜಿನ್ನಪ್ಪ ಕೇಳಿದ.

“ಕಾಕಾ ಆದದ್ದೆಲ್ಲ ಪಾಡು ಆಗೇತಿ. ತಳವಾರ ಕಲ್ಲುಗೆನ್ನ ಹಿಡಕೊಂಡು ಬಂದಿನು. ಬಣವಿಗೆ ಬೆಂಕಿ ಹಚ್ಚಿದ ಇವನ ಕೈ ಕಡದು ಹಾಕಿ ಇನ್ನೊಮ್ಮೆ ಉರಾಗಾ ಇಂತಾ ದಗದಾ ಮಾಡದ್ದಾಂಗ ಮಾಡಬೇಕೆಂಬ ಮಾಡಿದ್ದಿ, ಆದರ ಈ ಬಡಸೋಳೇಮಗನ ಕೈ ಕಡದರ, ಮುಂದ ಬಿಕ್ಕೆ ಬೇಡಕೊಂತೆ ಉರಿಗೆ ಭಾರ ಆಗಿಕೂಡತತ್ತಿ ಅಂತ ಹಾಗ ಕರಕೊಂಡ ಬಂದಿನು. ನಿನಗ ತಿಳಿದ್ದಾಂಗ

ಮಾಡು” ಎಂದು ದಾದಾ ಹೇಳಿದ.

“ಅವನ್ನ ಮದಲ ನೆಗೆವಿ ಗಾಡ್ಯಾಗ ಹಾಕು” ಎಂದು ಜಿನ್ನಪ್ಪ ಗಾಡಿಯನ್ನು ಹೊರತೆಗೆದ್ದಿರುತ್ತಿದ್ದರೂ.

“ತಳೆವಾರ ಕಲ್ಲನಿಗೆ ‘ಗಾಡಿ ಹತ್ತು’ ಎಂದು ದಾದಾ ಗುದ್ದಿದಾಗ, ಅವನು ಜೋಲಿ ಹೊಡಿಯೆತ್ತೆ ಗಾಡಿಯ ಹತ್ತರ ಬಂದು ನಿಂತನು. ಕೈಬಿಗಿದದ್ದರಿಂದ ಅವನಿಗೆ ಗಾಡಿ ಹತ್ತುವುದು ಸಾಧ್ಯವಾಗಲ್ಲಿಲ್ಲ. ದಾದಾ ಅವನನ್ನೆತ್ತಿ ಗಾಡಿಯಲ್ಲಿ ಕುಳ್ಳಿರಿಸಬೇಕಾಯಿತು.

ಗಾಡಿ ಉರ ಕಡೆಗೆ ಓಡಿತು. ಗಾಡಿಯ ಓಟಕ್ಕೂ ಅಥವಾ ಹೆಚ್ಚು ಕುಡಿದದ್ದರಿಂದಲೋ, ಹೆಡರಿಕೆಯಿಂದಲೋ, ತಳೆವಾರ ಕಲ್ಲ ಗಾಡಿಯಲ್ಲಿಯೇ ಕಾರಿಕೊಂಡ. ಸೆರೆಯ ದುರ್ಗಂಧ ಅವನ ಕಾರಿಕೆಯಿಂದ ಗಾಡಿಯ ತುಂಬೆಲ್ಲ ಇಡುಗಿತು. ಅದರಿಂದ ಶೇಷಪ್ಪನಿಗೆ ಅಸಹನೀಯವೆನಿಸಿ ಮೂಗು ಮುಚ್ಚಿಕೊಂಡೇ ಕೂಡಬೇಕಾಯಿತು.

ವಾಂತಿಯಾದ ನಂತರ ಮದ್ದದ ಅಮಲು ಇಳಿದು ಕಲ್ಲನಿಗೆ ತಾನೆಲ್ಲಿರುವನೆಂಬುದರ ಎಚ್ಚರ ಬಂದಿತು. ಜಿನ್ನಪ್ಪನ ಕಾಲು ಹಿಡಿದುಕೊಂಡು, ಹುಚ್ಚುಚ್ಚಾಗಿ ಅಳುತ್ತೆ “ನಾ ಮಾಡಿದ ತಪ್ಪು ಹೊಟ್ಟೆಗ ಹಕ್ಕೊಂಡು ಬಿಡು ಕಾಕಾ” ಎಂದು ಬೇಡಿಕೊಳ್ಳಲು ಕೈ ಮುಂದೆ ಮಾಡಬೇಕೆಂದಾಗ ಎರಡೂ ಕೈ ಬಿಗಿದದ್ದು ನೆನಪಾಯಿತು. ಕಲ್ಲ್ಯಾ ಸಣ್ಣ ಮುದುಗರಂತೆ ಅಳಹತ್ತಿದ, ಹಲುಬಿದ.

“ಸುಮೃಂಗಾಗೋ ಸೋಳೇಮಗನ್” ಎಂದು ದಾದಾ ಅವನಿಗೆ ಮತ್ತೊಂದು ಗುದ್ದಿದ. ಅದರ ಫಲವಾಗಿ ಮತ್ತೊಮ್ಮೆ ವಾಂತಿಯಾಯಿತು. ಮದ್ದದ ಅಮಲು ಪೂರ್ತಿಯಾಗಿ ಇಳಿಯಿತು.

“ಬಣವಿಗೆ ಬೆಂಕಿ ಹಚ್ಚಿದ್ದು ತೆಪ್ಪ ಆತ ಕಾಕಾ. ನಿನ್ನ ಮಗಾ ಅಂತ ತಿಳಿದು ನನ್ನ ಉಗುಳಿಬಿಡು ಕಾಕಾ. ನಿನ್ನ ಬಣವಿ ಕಿಂತ್ತು ಪದದಪನ ಕಡಿಂದ ಹೊಡಸತೇನ ಕಾಕಾ. ಕುಡಿದಾಗ ಬುದ್ಧಿ ಕೈಯಾಗಿರಲ್ಲಿಲ್ಲ ಕಾಕಾ” ಎಂದು ಆಲ್ಲರೆದು ಗೋಳಾದ ಹತ್ತಿದ. ಅವನ ಜೀರಾಟ ಒದರಾಟಗಳನ್ನು ತುಂಬಿಕೊಂಡೆ ಗಾಡಿ ಉರೋಳಗೆ ಬಂದಿತು. ವಾಲೀಕಾರ ಮಲ್ಲ ಮೋದಲೇ ಗಾಡಿಯಿಂದ ಉರೋಳಗೆ ಹೋದವನು, ಈ ಹೊತ್ತಿಗಾಗಲೇ ಬೆಂಕಿ ಹಚ್ಚಿದ ಸುದ್ದಿಯನ್ನು ಉರು ತುಂಬ ಹರಡಿದ್ದ. ಜನರು ಗುಂಪುಗುಂಪಾಗಿ ಗಾಡಿಯ ಎದುರಿಗೆ ಧಾವಿಸಿ ಬರುವದನ್ನು ನೋಡಿ ಜಿನ್ನಪ್ಪ “ದಾದಾ ಕಲ್ಲ್ಯಾನ ಬಿಡಿಸಿಕೊಂಡು ಹೋಗಲಾಕ ಪದದಪನ ಜನಾ ಬರೂಹಾಗ ಕಾಣತೇತಿ” ಎಂದ.

“ಪಡದಪ್ಪ ಅಟು ದೊಡ್ಡ ಮನಸ್ಸಿನಾವಾ ಅಂತ ತಿಳಿದೀ ಏನು ಕಾಕಾ? ಕಲ್ಲಾನ್ ಬಿಡಿಸಿಕೊಂಡು ಹೋಗೂ ಬಹದ್ದರ ಅವರ ಹಿಂಡಿನ್ನಾಗ ಯಾವನೂ ಇಲ್ಲ. ಹೆದರಬ್ಬಾಡ ನೆಟ್ಟಿಗೆ ಹಾವಡಿಗೆ ಚಕ್ಕಡೀ ಬಿಡು” ಎಂದು ದಾದಾ ಆಶ್ವಾಸನವಿತ್ತು.

ಎದುರಿಗೆ ಬಂದ ಜನರು ಪಡದಪ್ಪನ ಅನುಯಾಯಿಗಳಾಗಿರದೆ, ಜಿನ್ನಪ್ಪನ ಹಿತಚಿಂತಕರೇ ಇದ್ದಧನ್ನು ನೋಡಿ ಜಿನ್ನಪ್ಪನ ಭೀತಿ ದೂರವಾಯಿತು.

ಚಾವಡಿಯ ಕಂಬಕ್ಕೆ ತಳವಾರ ಕಲ್ಲನನ್ನು ಬಿಗಿದು ಕಟ್ಟಿದರು. ಉಂಟಾಗಿರುವ ಜನರಲ್ಲ ಚಾವಡಿಯಲ್ಲಿ ಕೂಡಿದರು. ಬಂದವರೆಲ್ಲ ಕಲ್ಲನ ಕೆನ್ನೆಗೊಂದು ಏಟುಕೊಟ್ಟು “ಮೂಕ ಜನಾವರ ಅನ್ನಕ್ಕೆ ಹೊಳ್ಳಿ ಹೊಡಲಾಕ ಅವೇನು ನಿನಗ ಮಾಡಿದ್ದುವೇ?” ಎಂದು ಭೀತಿ ಹಾಕತ್ತಿದರು.

ನಸುಕಿನಲ್ಲಿಯೇ ಸ್ವಾನಕ್ಕೆಂದು ಬಾಳಾಚಾಯರು ನದಿಗೆ ಹೊರಟಾಗ, ಅವರಿಗೆ ಈ ಸುದ್ದಿಯನ್ನು ವಾಲೀಕಾರ ಮಲ್ಲ ಮುಟ್ಟಿಸಿದ. ಅವರು ಕೊಡಲೇ ಚಾವಡಿಗೆ ಬರಬೇಕೆಂದು ಕುಲಕರ್ಮಿ ಶೇಷಪ್ಪ ಹೇಳಿದ್ದಾಗಿಯೂ ಹೇಳಿದ. ಅದನ್ನೆಲ್ಲ ಬಾಳಾಚಾಯರು ಕೇಳಿಕೊಂಡು “ನಾ ಅಲ್ಲಿ ಬಂದು ಮಾಡೂದೇನದ ಮಲ್ಲಾ. ನೀ ಮೊದಲ ಹೋಗಿ ತಳವಾರ ಕಲ್ಲನ ಮ್ಯಾಲೆ ಯಾರೂ ಕೈ ಎತ್ತಿದ್ದಾಂಗ ನೋಡಿಕೋ” ಎಂದು ಹೇಳಿ ನದಿಗೆ ಸ್ವಾನಕ್ಕೆ ನಡೆದರು. ಪೂಜೆ, ಆಹ್ವಾಕೆಗಳನ್ನೆಲ್ಲ ಮುಗಿಸಿಕೊಂಡು ತಾಸು ಹೊತ್ತು ಏರುತ್ತಿಲೇ ಚಾವಡಿಗೆ ಬಂದರು. ಅಷ್ಟರಲ್ಲಿ ಇಡೀ ಉಂಟಾಗಿ ಜನರೇ ಚಾವಡಿಯ ಮುಂದೆ ನೆರೆದಿದ್ದರು.

ಉಂಟಾಗಿ ಪಡದವರ ಸಭೆಯೂ ಚಾವಡಿಯಲ್ಲಿ ಕೂಡಿತ್ತು. ತಾತ್ಪರ್ಯಕವಾಗಿ ಉಂಟಾಗಿ ಗೊಡನೆಂದು ನೇಮಕ ಹೊಂದಿದ ಲಿಂಗಪ್ಪನೂ, ಉಂಟಾಗಿ ಜನರ ಕರೆಬರಲು ಮತದಿಂದ ಎದ್ದು ಚಾವಡಿಗೆ ಬಂದಿದ್ದ. ಪಡದಪ್ಪ ವಾತ್ರ ತನಗೆ ಬರಲಾಗುವುದಿಲ್ಲವೆಂದು ಹೇಳಿ ಕಳಿಸಿದ್ದ. ಬಾಪೂಸಾಹೇಬನೂ ತನಗೆ ಜ್ಞರ ಬಂದಿದೆ ಎಂದು ನೇವ ಹೇಳಿ ಜಾರಿಕೊಂಡಿದ್ದ. ಉಳಿದವರೆಲ್ಲ ಬಾಳಾಚಾರ್ಯರ ದಾರಿಯನ್ನು ಕಾಯುತ್ತ ಕುಳಿತಿದ್ದರು.

ಬಾಳಾಚಾರ್ಯರು ಬಂದ ನಂತರ, ಜಿನ್ನಪ್ಪನ ಬಣಿವೆಗೆ ತಳವಾರು ಕಲ್ಲ ಬೆಂಕಿ ಹಚ್ಚಿದ್ದ ಬಗೆ ಮುಂದಿನ ಕ್ರಮದ ನಿರ್ಣಯವಾಗಬೇಕೆಂದು ಗೊತ್ತಾಗಿತ್ತು.

ತಳವಾರ ಕಲ್ಲ ಜಿನ್ನಪ್ಪನ ಬಣಿವೆಗೆ ಬೆಂಕಿ ಹಚ್ಚುವಾಗ, ಕುಡಿತದ ಅಮಲಿನಲ್ಲಿ ತನ್ನ ತಲೆಯಮೇಲಿನ ರುಮಾಲನ್ನು ಅಲ್ಲಿಯೇ ಒಗೆದು ಹೋಗಿದ್ದ. ರುಮಾಲು ಬಿದ್ದ ಸ್ಥಳದಿಂದ ಮೂಡಿದ ಹೆಚ್ಚಿಗಳನ್ನು ಉರಿಯ ಬೆಳಕಿನಲ್ಲಿ ದಾದಾ ನೋಡುತ್ತ ಸಾಗಿದಾಗ ತೋಟದ ಸೀಮೆಯ ಒಡ್ಡಿನ ಮೇಲೆ ಕಲ್ಲ ಮಲಗಿದ್ದ ಅವನ ಕಣ್ಣಿಗೆ

ಬಿದ್ದಿತ್ತ. ಅವನ ಮೈಮೇಲೆ ಎಚ್ಚರದಪ್ಪಿ ಬಿದ್ದಿದ್ದ. ಅವನ ಕೈಗಳಿರಡನ್ನೂ ಬಿಗಿದು ಒದ್ದು ಎಬ್ಬಿಸಿದಾಗ ದಿಕ್ಕುಗಾಣದೆ ಅವನು ದಾದಾನ ಹಿಂದಿನಿಂದ ನಡೆದ. ಆಗ ಜಿನ್ನಪ್ಪನ ಗಾಡಿ ಎದುರಿಗೆ ಬಂದಿತು. ಅವನನ್ನು ಅದರಲ್ಲಿ ಎತ್ತಿ ಕೊಡಿಸಿ ಚಾವಡಿಗೆ ತರಲಾಗಿದೆ ಎಂದು ದಾದಾ ಕೊಟ್ಟ ಹೇಳಿಕೆಯ ಸಾರವಾಗಿತ್ತು.

“ಅಮಲೇರ ಅಲ್ಲಿ ಬಿದ್ದಿದ್ದಾನಾದೀತು. ಆದರ ಅವನ ಬಳಾವಿಗೆ ಬೆಂಕಿ ಹಚ್ಚಿ ದಾವಾ ಅಂತ ಹೇಳಾಕ ಆದೀತರೇ?” ಎಂದು ಲಿಂಗಪ್ಪ ಕಲ್ಲನ ಪಕ್ಕಗಟ್ಟಿ ನಡುವೆಯೇ ಬಾಯಿ ಹಾಕಿದ.

ಸಭೆಯ ತೀರ ಹೊರವಲಯದಲ್ಲಿ ಕುಳಿತ ಕಿಡಿಗೇಡಿಯೊಬ್ಬನಿಗೆ ಇದು ತಡೆಯಲ್ಲ. ಮುಂದೆ ಕುಳಿತವನ ಬೆನ್ನಿಗೆ ಮರೆಯಾಗಿ, “ಸುಮಾಕ ಕೊತು ದ್ಯುವದವರು ಹೇಳಿದ್ದನ್ನು ಕೇಳಿಕೊಳ್ಳಲಾಕ ಏನ ತೋಗೊಂತಾನ ಕೇಳುತ್ತೇ?” ಎಂದು ಹೊಗಿದ.

ಲಿಂಗಪ್ಪನಿಗೂ ಸಿಟ್ಟು ಬಂತು. “ನಾನೂ ದ್ಯುವದವರೊಳಗ ಒಬ್ಬಾವ; ಉಂಟ ಗೊಡ. ತಪ್ಪ ಯಾರು ಮಾಡ್ಯಾರು, ಯಾರು ಮಾಡಿಲ್ಲ ಇದರ ಯಿಚಾರ ಮಾಡೋ ಹಕ್ಕು ನನಗೂ ಇತ್ತಿ” ಎಂದು ಆಭಿರುಪಿಸಿದ.

“ಯಾಕ ತ್ರಾಸ ಮಾಡಿಕೊಂತಿ ಲಿಂಗಪ್ಪ? ಕಲ್ಲ ಏನ ಹೇಳಿತಾನ ಅದನ್ನು ಕೇಳಿಕೊಳ್ಳೋಣವಂತ. ಅಂವಾ ತಪ್ಪ ಮಾಡಿಲ್ಲ ಅಂತ ವಾದಿಸಿದರ, ಮುಂದ ನಿನ್ನ ವಕೀಲಿ ನಡಸಿಯಂತ” ಎಂದು ಬಾಳಾಚಾರ್ಯರು ನಯವಾಗಿಯೇ ಲಿಂಗಪ್ಪನ ಬಾಯಿ ಕಟ್ಟಿದರು.

ಕಲ್ಲ ದಾದಾನ ಹಾಗೂ ಉಂಟವರ ಹೊಡಿತದಿಂದಲೇ ಹಣ್ಣಾಗಿದ್ದ. ತಪ್ಪ ಮಾಡಿದ್ದನ್ನು ಈ ಮೊದಲೇ ಅನೇಕರ ಮುಂದೆ ಒಪ್ಪಿಕೊಂಡಿದ್ದ. ಅವನಿಗೇ ಲಿಂಗಪ್ಪನ ಸಹಾಯದ ಅಗತ್ಯವಿರಲಿಲ್ಲ, ಅವನು ತನ್ನ ಜೀವನದಲ್ಲಿಯೇ ಮೊಟ್ಟ ಮೊದಲು ಹೀಗೆ ತಪ್ಪ ಮಾಡಿದ್ದ. ದ್ಯುವದವರಿಗೆ ಕೈಜೋಡಿಸಿ ಕಣ್ಣಿರು ಸುರಿಸುತ್ತ ಹೇಳಿದ:

“ಯಪ್ಪಾ, ತಂದೇ ನಾನು ಉಂಟ ತಳವಾರ. ಎಲ್ಲಾರ ಮನಿ ಎಂಜಲಾ ತಿಂದ ಬೆಳೆದ್ಯೆತಿ ಈ ದೇಹ. ಅನ್ನು ಹಾಕಿ ಸಲುಹಿದ ಉಂಟ ದ್ಯುವದವರ ಮುಂದ ಸುಳ್ಳ ಹೇಳಿದರ ನಾಲಗಿ ಸೀಳರಿ. ಮಟದಾಗ ಹಿರೇ ಅಪ್ಪಾ ಅವರು ಇದ್ದರಲ್ಲಿ. ಅವರ ಹಂತ್ಯಾಕ ಹೋಗಿ ಸೇವಾ ಮಾಡಿದ್ದಿ. ಅವರ ಗಾದಿಗೆ ಬಂದ ಈ ಪಡದಪ್ಪನವರ ಸೇವಾನೂ ಮಾಡಕೋತೆ ಬಂದೀನು. ಮಜಾ ಮಾಡಲಾಕ ಅಂತ, ತೀರ್ಥ (ತೀರ್ಥ) ಅಂತ ಆಗಾಗ ಭಟ್ಟ ಸರೆ ಕೊಡಾಕ

ಹತ್ತಿದರು, ನಾನೂ ಕೂಡಿಯಾಕ ಸುರೂ ಮಾಡಿದ್ದು ಬರಬರತ ಅದೊಂದು ಜಟಾನ ಗಂಟಬಿತ್ತು. ಪಡದಪ್ಪನವರೂ ಅಂದರ ದೇವರಿದ್ದಾಂಗ ಅಂತ ನಡಿಯಾಕ ಹತ್ತಿದ್ದು. ಅವರು ಹೇಳಿದ್ದು ನಡಸೋದು ಧರ್ಮಾ ಅಂತ ತಿಳಕೊಂಡು ಅವರ ಕೈಯಾಗಿನ ಕಲ್ಲನಂಗ ಹೇಳಿದ ಕೆಲಸ ಮಾಡಿಕೊತ್ತ ಬಂದ್ದು. ನಿನ್ನೇ ಮಾತಿಗೆ ಮಾತು ಬಂದು, ಜಿನ್ನಪ್ಪನ ಖೋಚ ಮುರಿಯಾಕಬೇಕು ಅಂತ ಆತರಿ. ‘ಲೇ ಮಗನ ಹೋಗು ಜನ್ನನ ತಾಪ್ತಿದಾಗಿನ ಬಣಿವಿಗೆ ಬೆಂಕಿ ಹಜ್ಜೆ ಬಾ’ ಅಂತ ಅಪನೋರು ಅಪಣಿ ಕೊಟ್ಟರಿ. ನಾ ‘ಯಾಕಾಗವಲ್ಲ ಎಪ್ಪಾ’ ಅಂತ ಏಳಾಣಾ ತುಂಬಿದ ಎರಡಸೇರೇದ ಕಾಯಿ ನನ್ನ ಕೈಯಾಗ ಇಟ್ಟರು. ಅದನ್ನ ತಗೊಂಡು ನೆಟ್ಟಿಗೆ ತಾಪ್ತಿಕ್ಕ ಹೋದ್ದಿ. ತಾಪ್ತಿದಾಗ ನಾಯಿ ಬಗಳಾಣಾ ಅಲ್ಲಿ ಒಡ್ಡಿನ ಮ್ಯಾಲೆ ಕಾಯಿ ಇಟಗೊಂಡು ಕುಂತಬಿಟ್ಟಿ. ಹಾಗ ಜಂಪ ಹತ್ತಿಬಿಟ್ಟಿತು. ತಣೋಗ ಗಾಳಿ ಬೀಸಾಣಾ ಮತ್ತೆ ಎಚ್ಚರಾತಿ. ಇನ್ನೂ ನಿದ್ದಿಮಜ್ಜಿನ್ನಾಗಿ ಎದ್ದು ಹೋಗಿ, ರುಮಾಲದ ಚುಂಗು ಹರಿದು, ಸರೆದಾಗ ಎದ್ದಿ ಬಣಿವ್ಯಾಗ ಇಟ್ಟು ಬೆಂಕಿ ಹಜ್ಜಿದ್ದು. ಭಗ್ಗನ ಬೆಳಕು ಬಿತ್ತು. ಗಾಬರ್ಯಾಗಿ ಕೈಯಾಗ ಇದ್ದ ಕಾಯಿ ಎತ್ತಿ, ಉಳದದ್ದಲ್ಲಿ ಗುಟಕರಿಸಿ ಒಡ್ಡಿನ ಮ್ಯಾಗ ಬಂದು ಕುಂತಕೊಡ್ಡಿ. ಮುಗಲ ಮಟಾ ಉರಿ ಎದ್ದು ಬೆಳಕ ಬೆಳಕಾಗಿತ್ತು. ಗಾಬರ್ಯಾಗಿ ಇನ್ನೊಂದು ಕಾಯೀನೂ ಎತ್ತಿ ಹುಡು, ನಿಶೆ ಬಂದು ಬಿದ್ದಿರಿ. ದಾದಾನ ಕೈಯಾಗ ಸಿಗೂಮಟಾ ಖಿರ ಹಾರಿತ್ತಿ” ಎಂದು ಕಲ್ಲ ದೀನವಾಣಿಯಿಂದ ನನ್ನ ಹೇಳಿಕೆ ಮುಗಿಸಿದ.

ಸರೆದ ಜನರೆಲ್ಲ ಅವನ ಮಾತು ಕೇಳಿದರು. ಒಬ್ಬೊಬ್ಬರಿಗೆ ಬಂದೊಂದು ವಿಧದ ಪರಿಣಾಮ ಮಾಡಿತಾದರೂ ಬಾಯಿಬಿಜ್ಜೆ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ “ಬಣಿವಿಗೆ ಬೆಂಕಿಹಜ್ಜೆದ್ದನ್ನು ಕಲ್ಲ ತಾನ ಕಬೂಲ ಮಾಡತಾನಂದ ಮ್ಯಾಲ ಅಂವಗ ತಕ್ಕ ಶಾಸನಾ ಮಾಡಬೇಕಾಗತದ. ಧೈವದವರು ಕೂಡಿ ತರಾಯಿಸಲಿ” ಎಂದು ಶೇಷಪ್ಪ ಮಾತಿಗೆ ದಾರಿ ಮಾಡಿಕೊಟ್ಟಿ.

“ಕಲ್ಲ್ಯಾ ಹೇಳಿದ್ದು ಖಿರೇ ಅಂದ ಧೈವದವರು ನಂಬುತ್ತಿದ್ದರ ಅಂವಾ ತಪ್ಪ ಮಾಡೇ ಇಲ್ಲ ಅಂತ ನಾ ಅಂತೇನಿ. ಅಂವಗ ಇದನ್ನ ಮಾಡಲಿಕ್ಕೆ ಹಜ್ಜೆ ಪಡದಪ್ಪನವರು ಖಿರೇ ತಪ್ಪಗಾರರು. ಈ ಅಪರಾಥಕ್ಕ ತಿಕ್ಕು ಅವರಿಗೆ ಆಗಬೇಕು” ಎಂದು ಬಾಳಾಚಾರ್ಯರು ಸ್ವಲ್ಪ ನಿಷ್ಪೂರವಾಗಿಯೇ ಹೇಳಿದರು.

ಧೈವದವರಲ್ಲಿ ಕೂಡಲೇ ಕೋಲಾಹಲವೆದ್ದಿತು. ‘ಇದೆಲ್ಲಿಯ ಅಡ್ಡನ್ನಾಯಿ? ಕಲ್ಲ ತನ್ನ ತಪ್ಪ ಒಬ್ಬಕೊಂಡಿದ್ದಾನೆ. ಇದರಲ್ಲಿ ಆಳವಾಗಿ ಯೋಚಿಸುವುದೇನು ಬಂತು? ಪಡದಪ್ಪನವರು ಹೇಳಿದಂತೆ ಕುಣಿಯಲಿಕ್ಕೆ ಕಲ್ಲನಿಗೆ?

ವಿವೇಕವಿರಬಾರದೇ?”

“ಕಲ್ಲ್ಯಾಗುನ್ನೆ ಮಾಡಿದ್ದ ಕರೇ ಅಂತ ಕಬೂಲ ಮಾಡ್ಯಾನ. ಅದರ ಪಡದಪ್ಪನವರು ಇದನ್ನ ಹೇಳಿ ಮಾಡಿಸಿದವರು ಅನ್ನಾಕ ಸಾಕ್ಷಿನೂ ಇಲ್ಲ. ಪುರಾವೇನೊಜಲ್ಲ” ಎಂದು ಲಿಂಗಪ್ಪ ತನ್ನ ಕಾಯದೆ ಪಾಂಡಿತ್ಯವನ್ನ ಶೋರಿಸದೆ ಬಿಡಲೀಲ್ಲ.

“ನಂಬೂದಾದರ ಕಲ್ಲ್ಯಾನ ಮಾತು ಪೂರಾ ನಂಬಬೇಕು. ಅಧಾರ ನಂಬಿ ಅಧಾರ ಬಿಡತೇನಂಬೂದು ಕೋಟ್ಯುಕಚೆರ್ಯಾಗ ನಡೀಬಹುದು. ಈ ದ್ಯೇವದವರ ನ್ಯಾಯ ನಿಣಾಯದ ರೀತಿನ ಬ್ಯಾರೆ ಗೌಡರ. ಮನಸ್ಯಾರ ಮ್ಯಾಲೀನ ನಂಬಿಕ ನಮಗಿನ್ನೂ ಹೋಗಿಲ್ಲ. ಯಾಕರೆಪಾ ದ್ಯೇವಾ ನೀವೇನಂತೀರಿ?” ಎಂದು ಬಾಳಾಚಾರ್ಯರು ನೆರೆದ ಜನರಿಗೇ ಕೇಳಿದರು. ಅವರ ತರ್ಕ ಕ್ಕೇ ಇಲ್ಲವೆನ್ನುವಂತಿರಲ್ಲ. ಪಡದಪ್ಪನವರು ಇಂಥ ಅನ್ಯಾಯಗಳ ಪ್ರೇರಕರಾಗಿರದಪ್ಪು ಸದ್ಗೃಹಸ್ಥರೂ ಅಲ್ಲವೆನ್ನುವುದು ಪ್ರತಿಯೊಬ್ಬನಿಗೂ ಮನವರಿಕೆಯಾಗಿತ್ತು.

ಪಡದಪ್ಪನವರನ್ನು ಕರೆದುಕೊಂಡು ಬರಲು ಹೋದ ವಾಲೀಕಾರ ಮಲ್ಲ, ಅವರು ತಮಗೆ ಬರುವದಾಗುವದಿಲ್ಲವೆಂದು ಹೇಳಿದರೆಂದು ವರದಿ ತಂದು ಒಪ್ಪಿಸಿದ. ಶೇಷಪ್ಪನೇ ಮತ್ತೆ, “ಈಗ ದ್ಯೇವದವರು ಕರಿಸ್ಯಾರಂತ ಹೇಳೋ. ಬಿಟ್ಟಬರಬ್ಬಾಡದಾರಂತ ಹೇಳು” ಎಂದು ಹೇಳಿ ಪುನಃ ಅವನನ್ನು ಮತಕ್ಕೆ ಅಟ್ಟಿದ.

ಇದೇ ಸಂದರ್ಭದಲ್ಲಿ ಜನ್ನಪ್ಪ ಮೇಲೆದ್ದು ದ್ಯೇವದವರಿಗೆ ಕ್ಯಾಂಪ್ಯಾಡಿಸಿದ;

“ಇದ ಯಾಳೇಕ ನಂಗೂ ಓಟು ಹೇಳೋದ್ದೇತ್ತಿ. ನನ್ನ ಬಣವೇನ್ನೋ ಸುಟ್ಟಿತು. ಅದರ ಬೆಂಕಿ ಹಚ್ಚಿದವನ ಕೈ ಕಡದರ ನನಗೇನೂ ಬಣವಿ ಬಂದಾಂಗಾಗಲಿಲ್ಲ. ನಾ ಅದನ್ನು ಕೇಳಾವನೂ ಅಲ್ಲ. ಅದರ ಯಾವ್ವು, ಉಂಡಾಗ ಇಂತಾ ಕೆಟ್ಟ ಕೆಲಸ ನಡದಿರಬಾರದೂ ಅಂತ ನ್ಯಾಯ ಸಿಗಬೇಕು. ಪಡದಪ್ಪನವರು ಈ ಉಂಡಾಗ ಮರಿ ಆಗಿ ಬಂದಾರು. ಒಂದಿಲ್ಲದ ಒಂದು ರೀತಿಯಿಂದ ಉರು ಕೆಟ್ಟ ಹೋಗೇತಿ ಗೌಡರ ವರನಕ್ಕ ನೀರು ಹಚ್ಚಿಟ್ಟರು. ತುಂಬಿ ಬೆಳೆದ ಹೋಲಾ ಲಾಟಿ ಮಾಡಸಬೇಕಂತ ಕಾಯಕಾ ಹೂಡಿದರು. ಇಂತಾವರು ಉಂಡಾಗ ಇದ್ದರ ದಿನದಿನಕ ಬೆಂಕಿ ಬಿಸಿನೀರು ಹಚ್ಚಿಗಾಳಿಸಿಕೊಂತ ಹೊಕ್ಕುವ. ಅದಕ ಇವರು ಉರು ಬಿಟ್ಟ ಹೋಗೂ ಮತ್ತಾ ಉರ ಶಾಂತ ಆಗಾಳೀಲ್ಲ. ಅದರ ಮತ್ತಾ ದ್ಯೇವದ್ದು. ದ್ಯೇವದವರ ಆದರ ಮಾನಾ ಮರ್ಯಾದಿ ಕಾಯಬೇಕು. ಪಡದಪ್ಪದವರ್ದು ಹೋರಗ ಹಾಕಿದರ ಮಟದ ಬಾಗಿಲಿಗೆ ಕೇಲಿ ಬೀಳತತ್ತಿ.

ಆದಿಬುನಾದೀಲಿಧ್ವ ನಡದು ಬಂದ ಮಟ್ಟ ಕುಡಕನ ದಡ್ಡಿ ಆಗೇತಿ. ಅದಕ್ಕೆ ಮಟಕೊಬ್ಬ ಸಂಪನ್ಮೂಲ ಗುಣದ ಮರಿ ಮಾಡಿ, ಮಟ ಅವರ ತಾಬೇಕ್ಕೆ ಕೊಟ್ಟು ಪಡದಪ್ಪನವರು ಉರು ಜಿಡಬೇಕು. ಇದ ದೃವದವರೆದುರಿಗೆ ನನ್ನ ಅಜೆನ್ ಏತಿ. ಇದಕ್ಕೆ ಅವರ ಕಬೂಲ ಮಾಡದಿದ್ದರ, ಇದ ಕಲ್ಲಾಯನ್ನ ಸಾಕ್ಷೀ ಇಟ್ಟು ಅವರ್ತ ಜೀಲಿಗೆ ಕಳಸಬೇಕಾಗತ್ಯೇತಿ. ದೃವದವರು ತಮಗೆ ಸರಿ ಕಂಡದ್ದನ್ನು ಮಾಡಲಿ” ಎಂದು ದೀರ್ಘವಾಗಿ ಹೇಳಿದ. ಜಿನ್ನಪ್ಪ ತನ್ನ ಜನ್ಮದಲ್ಲಿಯೇ ಮೊಟ್ಟಮೊದಲನೆಯ ಸಾರೆ ಕೂಡಿದ ಜನರೆದುರಿಗೆ, ಇಂತ್ಹಿನವರೆಗೆ ನಿಂತು ಮಾತಾಡಿದ್ದು. ಅವನ ಕೈಕಾಲೀಲ್ ಥರಗುಟ್ಟಿ ನಡುಗಹತ್ತಿದ್ದವು. ಮುಖ ಬೆವರಿಟ್ಟು ಬಿಳಿಯ ಕಲ್ಲೀಮೀಸೆಗಳೆಲ್ಲ ತೋಯ್ದು ಹೋಗಿದ್ದವು. ಆದರೆ ಅವನ ಮುಖದ ಗಂಭೀರ ಭಾವ, ಮಾತಿನಲ್ಲಿಯ ಕಳಕಳಿಯಿಂದ ಜನರೆಲ್ಲ ಕರಗಿ ಹೋಗಿದ್ದರು. ಎತ್ತುಗಳೊಂದಿಗೆ ದುಡಿದುಡಿದು ಮೂಕನಾಗಿದ್ದ ಜಿನ್ನಪ್ಪನೇ ಇಟ್ಟು ಮತಾಡುವಂತಾಗಬೇಕಾದರೆ, ಪರಿಸ್ಥಿತಿ ಎಷ್ಟು ದೀರ್ಘಕ್ಕೆ ಹೋಗಿರಬೇಡ? ಸ್ವತಃ ಶಂಕರಪ್ಪ ಗೌಡರೇ ಅವಶರಿಸಿ ಮಾತಾಡಿರಬೇಕೆಂದು ಕೆಲವರು ತಮ್ಮ ತಮ್ಮೊಳ್ಳಗೇ ಹೇಳಿಕೊಂಡರು.

ಮರುದಿನವೇ ಮಾಮಲೇದಾರರು ಬರುವರಿದ್ದುದರಿಂದ ಸಭೆಯ ಕೆಲಸವನ್ನು ಅಂದೇ ಮುಗಿಸಿಬಿಡಬೇಕೆಂದು ಶೇಷಪ್ಪನ ಅವಸರ, ಇಲ್ಲದಿದ್ದರೆ ಪ್ರಕರಣ ದೀರ್ಘಕ್ಕೆ ಹೋಗಬಹುದೆಂಬ ಬೀತಿ. ಆದ್ದರಿಂದ ಸಭೆಯ ಮೌನವನ್ನು ಮುರಿದು “ದೃವದವರು ಹೇಳಿದ್ದನ್ನ ಜಿನ್ನಪ್ಪ ಕೇಳತಾನ. ಪಡದಪ್ಪನವರೂ ಬಂದು ಅದ ಮಾತು ಹೇಳಿಬಿಟ್ಟರೆ ನಮಗ ನಿಣಾಯ ಹೊಡಲಿಕ್ಕೆ ಅನುಕೂಲ ಆಗತದ” ಎಂದು ನುಡಿದ.

ಸಭೆಯಲ್ಲಿ ಗುಜುಗುಜು ನಡೆಯಿತು. ಇಟ್ಟು ದಿನ ಪಡದಪ್ಪನವರ ತೆರೆಯ ಹಿಂದಿನ ಕಾರಸ್ಥಾನವನ್ನು ಕಂಡುಂಡರೂ ಅವರ ವಿರುದ್ಧ ಬಾಯೆತ್ತುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ದೊಡ್ಡವರ ಕಾರಭಾರ ನಮಗೇಕೆಂದು ಎಲ್ಲರೂ ದೂರವಿರುವವರೇ! ಆದರೆ ಈಗ ಗೂಳಿ ಬಿದಿತ್ತು; ಕಲ್ಲುಗಳು ಕಾಲ ಹತ್ತಿರವೇ ಬಿದಿದ್ದವು. “ಉಂಟಿಗೆ ಭಾರ ಆಗಿ ಕುಂತ ಪಡದಪ್ಪನವರನ್ನ ಉರಾಗ ಇರಾಕ ಬಿಡಬಾರದಿ ಅವರ್ತ ಜೀಲಿಗೆ ಕಳಸೂದ ಪಾಡ ಕಾಣತ್ತೇತಿ” ಎಂದು ಗುಜುಗುಜು ದ್ವನಿಯಲ್ಲಿಯೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವಾತಾವರಣ ಕಾಡಿತ್ತು; ಜನರೆಲ್ಲ ಒಟ್ಟಾಗಿ ಕಾಯುತ್ತಿದ್ದರು. ಲಿಂಗಪ್ಪನಿಗೆ ತಡೆಯಲಾಗಲಿಲ್ಲ. ಚಾವಡಿಯಿಂದ ಮರಕ್ಕೆ ಹೋಗಿ ಪಡದಪ್ಪನವರಿಗೆ ಎಲ್ಲ

ಸಂಗತಿಗಳನ್ನು ಅರಿಕೆ ಮಾಡಿಕೊಂಡ. ಲಿಂಗಪ್ಪನ ಕಾತರವನ್ನು ನೋಡಿ ಮೊದೊದಲು ಅವರಿಗೆ ನಗೆಬಂದರೂ ಕೇಳುತ್ತ ಹೋದಂತೆ ಅವರ ಆಶ್ಚರ್ಯವಾಸು ಸಾಧಿಲಿತು. ಉರವರೆಲ್ಲ ಒಟ್ಟಾಗಿರುವರೆಂಬ ಮಾತು ಅವರ ಬುಡವನ್ನೇ ಅಲುಗಾಡಿಸಿತು. ಈಗ ಉಳಿದಿರುವುದು ಎರಡೇ ದಾರಿ. ಏನೂ ಮಾತಾಡದೆ ಮತದ ಅಧಿಕಾರವನ್ನು ಬಿಟ್ಟುಕೊಡಬೇಕು; ಇಲ್ಲದಿದ್ದರೆ ಜೀಲು ಕಾಣಬೇಕು. ಜೀಲು ಕಾಣಿಸದೆ ಜನ್ಮಪ್ಪ ಬಿಡುವಂತಿರಲ್ಲ. ತಳವಾರ ಕಲ್ಲ ಹೊತ್ತಿಗೆ ಸರಿಯಾಗಿ ಕ್ಯುಕೊಟ್ಟಿದ್ದಾನೆ. ಪಡದಪ್ಪನವರು ಆಳವಾಗಿ ಆಲೋಚಿಸಿ, ಕೊನೆಗೆ ಮೊದಲಿನ ದಾರಿಯೇ ಒಳ್ಳೆಯದೆಂದು ನಿಂಜಾಯಿಸಿಕೊಂಡು ಚಾವಡಿಗೆ ಬಂದರು.

ಚಾವಡಿಯಲ್ಲಿ ಜನರೆಲ್ಲ ಅವರ ಬರವಿಗಾಗಿ ಕಾಯುತ್ತಿದ್ದರು. ಯಾರು ಬೇಸತ್ತು ಮನಸೆಗೆ ಹೋಗುವ ವಿಚಾರವನ್ನೇ ಮಾಡಿರಲಿಲ್ಲ. ಹೊತ್ತು ಆಗಲೇ ಹನ್ನೋಂದಾಗಿತ್ತು. ಆದರೆ ಇಂದು ನಿಂಜಾಯಿವಾಗಲೇಬೇಕೆಂದು ಶೇಷಪ್ಪ ಹಟಹಿಡಿದ್ದು. ಅಂತೂ ಒಮ್ಮೆ ಪಡದಪ್ಪನವರು ಬಂದರು. ಆದರೆ ಎಂದಿನ ರೀವಿ ಗೌರವಗಳು ಇಂದು ಅವರಲ್ಲಿ ಕಾಣಲಿಲ್ಲ. ಜನರು ಅವರನ್ನು ನೋಡುವ ದೃಷ್ಟಿಯೇ ಬದಲಾಗಿತ್ತು. ಅವರು ಚಾವಡಿಗೆ ಬಂದ ಹೂಡಲೇ ಮೊದಲಿನಂತೆ ಯಾರೂ ಎದ್ದು ನಿಲ್ಲಲಿಲ್ಲ. ತಿರಸ್ಕಾರ ಎಲ್ಲರ ಕಣ್ಣಗಳಲ್ಲಿಯೂ ಸ್ವಷ್ಟವಾಗಿ ಕಾಣಲ್ಪಡಿತ್ತು; ವಾತಾವರಣ ಅನುಕೂಲವಾಗಿರಲಿಲ್ಲ. ಪ್ರತೀಕಾರದ ವಾಸನೆ ತೀವ್ರವಾಗಿತ್ತು. ಇಂಥ ಸಂದರ್ಭದಲ್ಲಿ ಯಾವ ವೇಷ ಧರಿಸಬೇಕೆಂಬುದನ್ನು ಅವರು ಮೊದಲೇ ಉಹಿಸಿ ಗೂತ್ತುಮಾಡಿಕೊಂಡಂತಿತ್ತು.

ಬಾಳಾಕಾರ್ಯರೇ ಕರೆದು ಅವರನ್ನು ಹತ್ತಿರ ಹೂಡಿಸಿಕೊಂಡರು. ಮತ್ತೊಂದು ಸಂದರ್ಭದಲ್ಲಾಗಿದ್ದರೆ ಪಡದಪ್ಪನವರು ವ್ಯಂಗ್ಯವಾಗಿ ನುಡಿದು ಈ ಸೌಜನ್ಯವನ್ನು ಚುಚ್ಚಬಹುದಾಗಿತ್ತು. ಆದರೆ ಈಗ ದಾಳ ಕೈಯಿಂದ ಉರುಳ ಹೋಗಿದ್ದವು. ಅಂತಲೇ ಗಂಭೀರವಾಗಿ ಜನರನ್ನುದ್ದೇಶಿಸಿಯೇ ಪ್ರಾರಂಭಿಸಿದರು:

“ಒಟ್ಟು ನಾ ಮುಟ್ಟಿದ ಯಾಳೇನ ಕೆಟ್ಟ ಬಳಿ, ಯಾರದೋ ಪಾಪದ ಹೊರಿಯಾರ ತಲಿ ಮ್ಯಾಗೋ ಬರಬೇಕಂದರ, ದೃವದಾಟಾನ ಇರಬೇಕು. ಇಲದಿರಕ ಸಾರಾಸಾರ ಯಿಚಾರ ಮಾಡೋ ಹೂಕಾನ ಜನರಲ್ಲಿಲ್ಲ ಅನಬೇಕಾಗ್ತೆತ್ತಿ. ಅಂದ ದಾದಾ ಚಿಮಣಾನ್ನ ತಂದು ಮಟದಾಗಿಟ್ಟು ನನ್ನ ತಲಿ ಮ್ಯಾಗ ತುಫಾನಿ ಹೊರಸಿಟ್ಟು. ಆಗಲೆಪಾ ತಿವನಾಟೂ ಅಂದೆ. ಈಗ ಬಣವಿ ಸುಟ್ಟ ಬಾ ಅಂತ ಹೇಳಿದೆ ಅಂತ ಈ ಕಲ್ಲ್ಯಾ ಹೇಳತಾನು. ಶಿಸಮಗನ ತಪ್ಪ ಗುರುಸ್ಯಾಮಿ ಹೊರಾಕಬೇಕಲ್ಲೇ? ಸೇವಾ ಮಡಿಕೊಳ್ಳಬು ಬೇಕು. ಇದು ಬ್ಯಾಡಾ ಅಂದರ

ಹ್ಯಾಗ ನಡದೀತು? ಬಂದದ್ದು ಭ್ಯಾಡ ಅಂದರ ಶಿವಾ ಮೆಚ್ಚುಕ್ಕೆಲ್ಲ. ಕಾಲಕೂಟ ವಿಸಾ ನುಂಗಿ ನಿಂತ ಶಿವಾ. ಈಗ ನಾನೂ ಬಂದ ಅಪವಾದಾ ಎಲ್ಲ ನುಂಗಬೇಕಲ್ಲೇ? ದೃವದವರು ಹೇಳಿದ್ದಕ್ಕೆ ನನ್ನ ಒಪ್ಪಿಗೆ ಇತಿ” ಎಂದು ಸುಮ್ಮಾದರು.

ಪಡದಪ್ಪನವರ ಭಾಷ್ಣ ಸಾಕಷ್ಟು ನಾಟಕೀಯವಾಗಿತ್ತು ವಾಡಿಕೆಯ ಗಡಸುದಿನ ಈಗ ಸಂದರ್ಭಕ್ಕೊಳ್ಳುವಂತೆ ಮೃದುವಾಗಿತ್ತು. ಹೃದಯಸ್ವರ್ತೀಯವಾಗಿತ್ತು. ಕೊನೆ ಕೊನೆಯ ಮಾತುಗಳಂತೂನಿಟ್ಟಿಸಿರು, ಕಣ್ಣೀರುಗಳ ಎಸರಿನಲ್ಲಿ ಚೆಂದು ಬಂದಂತೆ ಹಣ್ಣಾಗಿದ್ದವು. ಆ ಕಣ್ಣಂಚಿನಲ್ಲಿ ಎರಡು ಹನಿಗಳೂ ಉರುಳಿದವು. ಅವನ್ನು ಶಾಟಕೀಯಿಂದ ಒರೆಸಿಕೊಳ್ಳುವ ಎಚ್ಚರವೂ ಅವರಲ್ಲಿ ಉಳಿದಿರಲಿಲ್ಲ.

ಎಲ್ಲಿಯ ಆವೇಶ ಬಂದಿತ್ತೋ, ಲಿಂಗಪ್ಪ ಒಮ್ಮೆಲೇ ಮೇಲೆದ್ದ. “ಇಗಾ ನಾ ಬಂದ ಮಾತ ಹೇಳಬೇಕಂತೇನಿ. ಹಿಂದಕ, ಅಗಸನ ಮಾತ ಕೇಳಿಕೊಂಡು ರಾಮದೇವರು ಸೀತಾದೇವಿನ್ನ ವನವಾಸಕ್ಕೆ ಕಳಿಸಿದಾ ಅಂತ ಕೇಳಿರಿ. ಅದರಂಪಾಗ ಕಲ್ಲ್ಯಾನ ಮಾತು ಕೇಳಿಕೊಂಡು, ಉರಿಗೆ ತಂದಿ ಇಡ್ಡಾಂಗ ಇರೋ ಪಡದಪ್ಪನೋರ್ದು ಕಳಿಕೋಬ್ಬಾಡಿ. ಇದು ಕೆಲವರ ಕುತ್ತಂತ್ರ ಅಂತ ನನಗ ಅನತೇತಿ. ಅದಕ ಇನ್ನೀಟು ಯಿಚಾರ ಮಾಡಿ. ಮುಂದ ಹಳಹಳಿ ಆದೀತು. ಪಡದಪ್ಪನವರ್ದು ಹೊರಗ ಹಾಕಿದ್ದು ಅನ್ಯಾಯ ಅಂತ ಖಾತ್ರಿ ಆದೀತು. ಮುಂದ ಬಾ ಅಂದರೂ ಈ ಯಾಳೇ ಬರಾಕ್ಕಲ್ಲ. ಕೆಬ್ಬೆ ಕೆಲಬ್ಬೆ ಅಂದರೂ ಪಡದಪ್ಪನವರು ಇನ್ನೊಮ್ಮೆ ಸಿಗಾಕ್ಕಲ್ಲ” ಎಂದು ಉದ್ದೇಕಗೊಂಡು ಮಾತಾಡಿದ.

ಬಾಳಾಚಾರ್ಯರು ಈ ಉದ್ದೋಗಕ್ಕೆ ತಣ್ಣೀರೆರಚಲೆಬೇಕಾಯಿತು. “ಇಲ್ಲಿ ನೋಡಿ, ದೃವದವರಿಗೆ ಮಾತಿನ ಆಡಂಬರ ಏನೂ ಬೇಕಾಗಿಲ್ಲ. ಪಡದಪ್ಪನವರ ಮ್ಯಾಲೆ ಕಲ್ಲ್ಯಾ ಸುಳ್ಳ ಆರೋಪ ಹೊರಸತಾನಂತ ನಿಮಗೆಲ್ಲಾ ಅನಸತಿದ್ದರ ಹಾಂಗ ಸ್ವಷ್ಟ ಹೇಳಿಬಿಡಿ, ಕಲ್ಲ್ಯಾ ಹೇಳಿದ್ದು ಖರೆ ಅನಸತಿದ್ದರ, ಪಡದಪ್ಪನವರಿಗೆ ಏನ ಶಿಕ್ಕು ಕೊಡಬೇಕೂ ಹೇಳಿ ಬಿಡಿ?” ಎಂದು ಕೊನೆಯ ಮಾತನ್ನೇ ಕೇಳಿದರು.

‘ರಾಸ್ತ ಮಾತು’, ‘ಬರಾಬರ’ ಎಂದು ಸಭೆಯಿಂದ ಉದ್ದಾರಗಳು ಹೊರಟವು. ಪಡದಪ್ಪನವರಿಗೆ ವಿಧಿಸಬೇಕಾದ ಶಿಕ್ಕೆಯ ಬಗೆ ಮಾತ್ರ ಸಭೆಯಲ್ಲಿ ಇತ್ತಂಡದ ಅಭಿಪ್ರಾಯಗಳು ಮಟ್ಟದವು. ಅವರನ್ನ ಜೇಲಿಗೇ ಕಳಿಸಬೇಕೆಂದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ಅವರು ಉರು ಬಿಡಬೇಕೆಂದು ಕೇಳಿಕೊಂಡರು. ಸಭೆ ಗೊಂದಲದಲ್ಲಿ ಮುಳುಗಿತು. ಬಾಳಾಚಾರ್ಯರೇ ಎದ್ದು ಎಲ್ಲರನ್ನೂ ಶಾಂತಗೊಳಿಸಿ ತಮ್ಮ ನಿರ್ಣಯವನ್ನ ಹೇಳಬೇಕಾಯಿತು.

“ದೃವದವರ ಅಭಿಪ್ರಾಯದ ಪ್ರಕಾರ ಪಡದಪ್ಪನವರ ಈಗ ತಪ್ಪಾರರು.

ಆದರ ಅವರ ಮ್ಯಾಲೆ ನಿಜಾಯ ಹೇಳಿದೂ ಬಂದ ತೊಡಕ. ಅವರು ನಮ್ಮ ನಿಮ್ಮಾಂಗ ಸಾಮಾನ್ಯ ಜನರಲ್ಲ. ಸದಾನಂದ ಶಿವಯೋಗಿಗಳ ಪೀಠಕ್ಕೆ ಬಂದವರು, ಪುಣ್ಯ ಶಾಲಿಗಳು. ಖೀರಸ್ತರ ಅವಮಯಾದಿ ಪಾದಭೂಯೋಜಗ ಆಗಿದು ನನಗೆ ಬ್ಯಾಡಾಗೇದ. ಅವರು ಜೇಲಿಗೆ ಹೋಗೋದೂ ಅಂದ್ರ ಅವರಿಗಿಂತ ಉರಿಗೇ ಹೆಚ್ಚು ಕಲಂಕ. ಆದ್ದರಿಂದ ಅವರು ಇವತ್ತ ಸಾಯಂಕಾಲದೊಳಗ ಹೀರ ಬಿಟ್ಟು ಕೊಟ್ಟು ಉರು ಬಿಟ್ಟು ಹೋಗಬೇಕು”. ಬಾಳಾಚಾರ್ಯರ ದನಿಯಲ್ಲಿಯ ಗಾಂಧಿಯವೇ ಕೊನೆಯ ನಿಜಾಯವನ್ನು ಹೇಳಿಬಿಟ್ಟು. ಮತಕ್ಕೆ ಮರಿಯನ್ನು ದ್ಯುವದವರೇ ಸೂಚಿಸಬೇಕೆಂದು ಜಿನ್ನಪ್ಪ ಹೇಳಿದಾಗ, ಲಿಂಗಪ್ಪ ಅದನ್ನು ವಿರೋಧಿಸಿದ. ಅದು ಪಡದಪ್ಪನವರ ವ್ಯೇಯಕ್ಕಿಕ ಅಧಿಕಾರವಾದ್ದರಿಂದ ಅದರಲ್ಲಿ ಇನ್ನೊಬ್ಬರು ತಲೆ ಹಾಕಬಾರದೆಂದು ಅವನ ವಾದ. ಮುಖುಗುವವ ಹಲ್ಲು ಕಡ್ಡಿಯನ್ನು ಹಿಡಿದು ತೇಲಬಯಸುವಂತಿತ್ತು ಅವನ ವಾದಸರಣೆ. ಅದನ್ನಾರೂ ಒಪ್ಪಂತಿರಲಿಲ್ಲ. “ಪಡದಪ್ಪನವರು ಜೀಲು ಕಂಡ ಮ್ಯಾಲೂ ಅವರಿಗೆ ಅಧಿಕಾರ ಉಳಿತಿದ್ದ ಅವರ ಮರಿಯ ಹೆಸರು ಸೂಚನಾ ಮಾಡಲಿ” ಎಂದು ಶೇಷಪ್ಪ ವ್ಯಂಗ್ಯವಾಗಿಯಾದರೂ ಕಾಯದೆ ಜ್ಞಾನದ ಸೋಗು ಹಾಕಿ ಹೇಳಿದ.

ಹಿಂದೆ ಸ್ವಾಮಿಗಳಾಗಿದ್ದ ಸದಾನಂದ ಶಿವಯೋಗಿಗಳ ತಮ್ಮನ ಮಗ ಮರಿಯಾಗಬೇಕೆಂದು ಸರ್ವಾನುಮತದಿಂದ ನಿಜಾಯವಾಯಿತು. ಆದರೆ ಆ ಹುಡುಗ ಇನ್ನೂ ತೀರ ಚಿಕ್ಕವನು. ಅವನು ಅಧಿಕಾರ ಸ್ವೀಕರಿಸುವವರಿಗೆ ಅವರ ತಂದೆ ಗಂಗಾಧರಸ್ವಾಮಿಗಳು ಮರದಲ್ಲಿದ್ದ ಮರದ ಸತ್ತಾಪರಂಪರೆಯನ್ನು ನಡೆಸಿಕೊಂಡು ಹೋಗಬೇಕು. ಕೂಡಿದ ಜನರಿಗಲ್ಲ ಈ ನಿಜಾಯ ಮೆಚ್ಚಿಗೆಯಾಯಿತು. ಗಂಗಾಧರಸ್ವಾಮಿಗಳ ಹೆಸರಿನಲ್ಲಿ ಜಯಭೋಷ ಪ್ರಾರಂಭವಾಯಿತು. ಇದೇ ಉತ್ಸಾಹದಲ್ಲಿಯೇ ಜನರ ಹಿಂಡು ಗಂಗಾಧರಸ್ವಾಮಿಗಳನ್ನು ಮತಕ್ಕೆ ಕರೆದುಕೊಂಡು ಬಂದು, ಅವರ ಮಗನೇ ಮರದ ಮರಿಯೆಂದು ಸಾರಿದರು. ಗಂಗಾಧರಸ್ವಾಮಿಗಳಿಗೆ ಇದೆಲ್ಲದರಿಂದ ಒಮ್ಮೆಲೆ ದಿಗಿಲುಂಟಾಗಿತ್ತು. ಬಾಳಾಚಾರ್ಯರು ಎಲ್ಲ ಸಂಗತಿಯನ್ನೂ ಅವರಿಗೆ ತೀಳಿಸಿ ಹೇಳಬೇಕಾಯಿತು. ಮತಕ್ಕೆ ಅವರು ಬಂದ ಕೂಡಲೆ ಸ್ಥಾಪಿಸಿಕೊಟ್ಟರು. ಅವರ ಹೃದಯದಲ್ಲಿ ಆಗ ಯಾವ ಭಾವನೆಗಳ ಕೋಲಾಹಲ ನಡೆದಿತ್ತೋ ಬಲ್ಲವರಾರು? ಅವರ ಮುಖಿ ಮಾತ್ರ ಗಂಭೀರವಾಗಿತ್ತು. ಬಂದು ಕ್ಷಣ ಕೂಡ ಸುಮೃದ್ಧಿರದ ತುಟಿಗಳಿಗೆ ಈಗ ಮೌನ ಮುದ್ರಾಹಾಕಿತ್ತು. ಮೌನವಾಗಿಯೆ

ಅಧಿಕಾರವನ್ನು ಒಪ್ಪಿಸಿಕೊಟ್ಟ ಹೋತ್ತೆ ಅರಿವೆಯಿಂದ ಹೊರಬಿದ್ದರು. ಹೋಗುವಾಗ ಜನರೆಲ್ಲರಿಗೂ ಕೈಮುಗಿಯಬೇಕೆಂದು ಕೈಗಳನ್ನು ಮೇಲಕ್ಕೆತ್ತಿದಾಗ, ಕಣ್ಣು ತುಂಬಿಬಂದಿದ್ದವು; ಕೈ ನಡುಗಿದವು. “ಹೋಗಿ ಬರತಿನಿ ದ್ವೇವಾ ನೆಪೀರಲಿ ಶಿವಾ ಕರಿಸಿದಾಗ ಮತ್ತು ಬರತಿನಿ” ಎಂದಿಷ್ಟು ಹೇಳಬೇಕಾದರೆ ಅವರಿಗೆ ಸಾಕುಬೇಕಾಯಿತು.

ಕೂಡಿದ ಜನರಿಗೆ ಅವರೆ ವೇರೀಲಿನ ತಿರಸ್ಕಾರ ಇನ್ನೂ ಮಾಯವಾಗಿರಲಿಲ್ಲವಾದ್ದರಿಂದ, ಅವರಿಗೆ ಇದೂ ಒಂದು ಸೋಗನಿಸಿತು. ಆದರೆ ಪಡದಪ್ಪನವರು ನಿಜವಾಗಿಯೂ ಕರಗಿದ್ದರು. ಪಾದಳಿಯಲ್ಲಿ ಇಲ್ಲಿಯವರೆಗೆ ಅವರಿಗೆ ರಾಜಮಹಾರಾಜೆಯಿತ್ತು. ಹೀಗೆ ಅವರ ಮಾತಿಗೆ ವೇದವಾಣಿಯ ಪವಿತ್ರತೆಯನ್ನು ತಂದುಕೊಟ್ಟತ್ತು. ದ್ವೇವದ ಬೆಂಬಲದಂತೆ ಜನರ ಬೆಂಬಲವಿತ್ತು. ಹೋತ್ತೆ ಶಾಟಿ ಅವರ ಕರ್ಮಗಳಿಗಲ್ಲ ರಚ್ಯಾಯಾಗಿತ್ತು. ಈಗ ಅವೇಲುವನ್ನೂ ತೋರೆದು ಅವರು ನಿಜವಾಗಿಯೂ ಸನ್ಯಾಸಿಯಾಗಿದ್ದರು. ಬಿಟ್ಟು ಹೋಗುವಾಗ ಅವರ ಎದೆಯಲ್ಲಿ ಸಂಕಟ ಕುದಿಯುತ್ತಿದ್ದರೆ ಏನಾಶ್ಚಯ?

ಸೂರ್ಯ ಆಗಲೇ ನಡುನೆತ್ತಿಯ ಮೇಲೆ ಉರಿಯುತ್ತಿದ್ದ. ಪಡದಪ್ಪನವರಿಗೆ ಅದು ಭಿಕ್ಷೆಯ ಹೋತ್ತು. ತಿವರ್ಪಾಜೆ ಮುಗಿಸಿದ ನಂತರ ಕಜ್ಞಾಯದ ಹುಡುಗರು ತಂದು ಕೊಟ್ಟ ಸಮೀಕ್ಷಿನ ಭೋಜನವಾಗುತ್ತಿತ್ತು. ಆದರೇಗ ಒಬ್ಬರೂ ಕೇಳುವವರೇ ಇರಲಿಲ್ಲ. ಎದುರಿನ ವಿಸ್ತಾರವಾದ ಬಯಲೊಂದನ್ನು ಬಿಟ್ಟರೆ ಬೇರೆ ಆಶ್ಯಯಿವಿರಲಿಲ್ಲ. ಕೆಳಗೆ ನೆಲ ಸುಡುತ್ತಿತ್ತು. ಮೇಲೆ ಬಿಸಿಲು ಸುಡುತ್ತಿತ್ತು. ಅಂಥ ಬಿಸಿಲಿನಲ್ಲಿಯೇ ನಡೆದ ಪಡದಪ್ಪನವರನ್ನು ಬೀಳೆಳುಡಲು ಕೂಡ ಒಬ್ಬರೂ ಬಂದಿರಲಿಲ್ಲ.

ಅದು ನನಪಾಗಿಯೋ ಏನೋ ಪಡದಯ್ಯನವರು ಪಾದಳಿಯ ಸೀಮೆಯಲ್ಲಿ ಒಂದು ಕ್ಷಣಿ ನಿಲ್ಲದಂತೆ ಪ್ರತಿಜ್ಞೆಮಾಡಿರುವರೆಂಬಂತೆ ಬೀಸುಗಾಲು ಹಾಕುತ್ತ ಸಾಗಿದ್ದರು.

೨೫

ಇಂದುಪುರಿಗೆ ಹೋಗಿದ್ದ ಯಶವಂತರಾಯರು ಮರಳಿ ಪಾದಳಿಗೆ ಬಂದಾಗ ಅವರಿಗೆ ಪಡದಪ್ಪನವರನ್ನು ಪದಭ್ರಷ್ಟಗೊಳಿಸಿದ ಸುದ್ದಿ ತಿಳಿಯಿತು. ಅದನ್ನು ಕೇಳಿದವರೇ ಅವರು ಬಾಳಾಚಾರ್ಯರ ಮನಸೋಜಿದರು. ಆಚಾರ್ಯರು

ಅವರಿಗೆ ಸ್ವಾಗತ ಬಯಸಿ ನಡೆದ ಸಂಗತಿಗಳನ್ನೇಲ್ಲ ನಿರ್ವೇದಿಸಿದರು. ತಾವು ಇಂದುಪುರಿಗೆ ಹೋಗುವ ಮೊದಲೇ ಈ ಘಟನೆ ನಡೆದುದಾಗಿದ್ದರೆ ಲಕ್ಷ್ಮೀಭಾಯಿಯನ್ನು ಪಾದಳ್ಳಿಗೆ ಕರೆತರುವುದು ಸಾಧ್ಯವಾಗುತ್ತಿತ್ತೇಂದು ಅವರ ಅಭಿಪ್ರಾಯ. ಲಕ್ಷ್ಮಿನನ್ನು ಇಂದುಪುರಿಗೆ ಕಳಿಸಿ, ನಡೆದ ಸಂಗತಿಗಳನ್ನೇಲ್ಲ ತಿಳಿಸಬಹುದಿತ್ತಲ್ಲ ಎಂದು ಯಶವಂತರಾಯರು ನುಡಿಯಲು, “ನನಗೂ ಆ ವಿಚಾರ ಬಂದಿತ್ತು ಪಾಟೇಲರ. ಅದರ ಆ ಅಪೇಸಿ ಲಕ್ಷ್ಮಿನು ಕಳಸಬ್ಬಾಡಿ ಅಂತ ಜಿನ್ನಪ್ಪ ಅವರೆಲ್ಲ ಅಡ್ಡಬಾಯಿ ಹಾಕಿದರೂ ಅಂತ ಕಳಸಲಿಲ್ಲ. ಅದೂ ಹೋಗಲಿ, ತಮ್ಮದೂ ಹೋದ ಕೆಲಸ ಮನಸ್ಸಿಗೆ ತಕ್ಕುಂಗ ಆದ್ದಾಂಗ ಕಾಣುದಿಲ್ಲ?” ಎಂದು ಬಾಳಾಚಾರ್ಯರೇ ಉತ್ತರ ಪ್ರಶ್ನೆಗಳನ್ನು ಅಡಗಿಸಿ ಕೇಳಿದರು.

‘ಹೂಂ ಹಾಂಗ ಅನಬಹುದು’ ಎಂದು ಯಶವಂತರಾಯರು ಚುಟುಕಾಗಿಯೇ ಉತ್ತರಿಸಿದರು.

“ಹಂಗಾರ ತಮ್ಮ ಆಸ್ತಿನ ಯಾರ್ಥಾರಿಗೋ ಬಿಟ್ಟುಕೊಡೋ ವಿಚಾರದಾಗ ಅವರಿದ್ದಾರನಬಾರದ?” ಆಚಾರ್ಯರ ಮರುಪ್ರಶ್ನೆ ಬಂದಿತು.

“ಏನ ಮಾಡುದು ಆಚಾರಸ್ವಾಮೀ, ಅವರಿಲ್ಲೆ ಬಂದರ ವಾಡೇದೋಳಗ ಕಾಲಿಡದಂಥಾ ಪರಿಸ್ಥಿತಿ ಅದ. ಸ್ವಂತ ರೈತರೇ ಅವರ ಕೈಯಾಗಿಲ್ಲ. ಪಡದಪ್ಪನ ಭುಲತಾಪಿಯಿಂದ ಬಾಪೂಸಾಹೇಬ ಅವರಿಗೆ ಭೂಮಿ ಮತ್ತು ವಾಡೇದ ಕಬಜಾ ಕೊಡಲಿಕ್ಕೆ ಸಾಫ ಒಲ್ಲೆಂದಾಗ, ಆ ಹೆಣ್ಣುಮಗಳು ಏನು ಮಾಡಬೇಕು? ಆಗ ನಾ ಮಹಾರಾಜರ ಜೋಡಿನ ಮಾತಾಡಿದೆ. ಅವರ ಅದಕ್ಕೂಂದು ಹಾದೀ ಹೇಳಿದರು. ಈಗ ಲಕ್ಷ್ಮೀಭಾಯಿ ಹೆಸರಿಗೆ ಪಾದಳ್ಳೇ ಭೂಮಿ ಎಷ್ಟವ ನೋಡಿ, ಅವೆಲ್ಲ ರಾಜೀನಾಮೆ-ಕಬಲಾಯತ ಆಗಿ ಮಹಾರಾಜರ ಹೆಸಲ್ಫ ಹಜ್ಜಬೇಕು. ಮಹಾರಾಜರಿಗೆ ಭೂಮೀ ಕಬಜಾ ಪಡಿಯೋದು ಹಗರಾಗತದ. ಅವರ ಹೆಸರಿಗೆ ಖಾತೆ ಅದಮ್ಮಾಲ. ಅವರು ಅದರ ಲಾವಣಿ ಸಾಗಿಸಿ ಬಂದ ದುಡ್ಡಲಕ್ಷ್ಮೀಭಾಯಿಗೆ ಕೊಡಬೇಕು. ಲಕ್ಷ್ಮೀಭಾಯಿ ಕಡಿಂದ ರಾಜೀನಾಮೆ ಕಬಲಾಯತಿ ಕಲೆಕ್ಕರ ಕಡೆಗೆ ಕಳಿಸೇ ನಾ ಇತ್ತಾಗೆ ಬಂದೆ” ಯಶವಂತರಾಯರು ಸಾದ್ಯಂತವಾಗಿ ತಮ್ಮ ಕೆಲಸವನ್ನು ವಿವರಿಸಿದರು.

“ಅಲ್ಲಾ ಈ ವ್ಯವಸ್ಥಾದಿಂದ ಲಕ್ಷ್ಮೀಭಾಯಿ ಈ ಉರಿಗೇ ಬರದ್ದಾಂಗ ಆತಲ್ಲ. ಜಾಗೀರದಾರರ ವಾಡೇದ ಕಬಜಾ ಮಹಾರಾಜರು ತೋಗೋತಾರ. ಇಲ್ಲಿ ಜಾಗೀರದಾರರ ಮಾನ-ಪಾನ, ಹಕ್ಕು, ಭೂಮಿ-ಸೀಮೆ ಇಂದನಿಂದ ಮಹಾರಾಜರಿಗೆ ಸೇರಿದ್ದಾಂಗಾತು. ಬಂದು ದೃಷ್ಟಿಯಿಂದ ಇದು ನೆಟ್ಟಿಗಾತ್ತಾ

ಅನ್ನಿ. ಅದರ ತಲೆತಲಾಂತರದಿಂದ ನಡುವುದು ಬಂದ ಜಾಗೀರದಾರರ ಮನೆತನ ಮಾತ್ರ ನಾಮಶೇಷ ಆದ್ವಾಂಗಾತು. ಇದು ನೆಟ್ಟಿಗಾಗಲಿಲ್ಲ ಅನಸತದ” ನಿರ್ವಿಳ್ಳಿಭಾವದಿಂದ ಭಾಳಾಚಾರ್ಯರು ನುಡಿದರು.

“ಹಾಂಗೇನೂ ತಿಳಕೊಳ್ಳೋ ಕಾರಣ ಇಲ್ಲ. ಲಕ್ಷ್ಮೀಭಾಯಿಗೆ ಇಬ್ಬರು ಹೆಣ ಮಕ್ಕಳು ಅದಾರ. ಅವರ ಪೈಕಿ ಯಾರಿಗಾದರೂ ಗಂಡು ಸಂತಾನ ಹುಟ್ಟಿದರ ಲಕ್ಷ್ಮೀಭಾಯಿ ದತ್ತಕ ತೊಗೋಳಿಕ್ಕೆ ಬರತದ. ಆಗ ಈ ಭೂಮಿ-ಸೀಮೆ ಮತ್ತ ಆಕಿಗೇ ಸಿಗಬೇಕೂ ಅಂತ ವಚನ ತೊಗೋಂಡ ಮಹಾರಾಜರಿಗೆ ಕಬಲಾಯತಿ ಬರಿಸಿಕೊಟ್ಟಿತಿ. ಇನ್ನು ಉರ ಪರಿಸ್ಥಿತಿ ಸುಧಾರಿಸಿತೆಂದರೆ ಲಕ್ಷ್ಮೀಭಾಯಿ ಇಲ್ಲೆ ವಾಡೇದಾಗ ಬಂದ ಇದ್ದರೂ ಇರಬಹುದು ಇದಕಿನ್ನೂ ಬ್ಯಾರೆ ಯವಸ್ಥೆ ಮಾಡೂದ ಸಾಧ್ಯ ಆಗಲಿಲ್ಲ. ಇನ್ನೇನು, ಪಡದಪ್ಪನೋರು ಉರ ಬಿಟ್ಟ ಸುದ್ದಿ ಮೊದಲ ತಿಳಿದಿದ್ದ ಈ ಪ್ರಸಂಗೇನು ಬರತಿದ್ದಿಲ್ಲ. ಪಡದಪ್ಪನ ಆಸರ ಇಲ್ಲದ ನಮ್ಮ ಭಾವೂಸಾಹೇಬ ಮುಂದ ಹೆಚ್ಚಿ ಇಡೂದಿಲ್ಲ. ಇನ್ನು ತಾನ ಉರ ಬಿಟ್ಟ ಹೋಗತಾನ ನೋಡೀರಂತ” ಯಶವಂತರಾಯರು ತಮ್ಮ ಮಾತಿನಿಂದಲೇ ಪರಿಸ್ಥಿತಿಯನ್ನು ಸುಧಾರಿಸುವಂತೆ ನುಡಿದರು.

ಅದೂ ನಿಜವಿತ್ತು. ಅದರೆ ಭಾಳಾಚಾರ್ಯರಿಗೆ ಇನ್ನೊಂದು ದಿಕ್ಕಿನಿಂದ ಭೀತಿಯಿತ್ತು. ಗೌಡಕ ವಾರಸಾ ಪ್ರಕರಣದಲ್ಲಿ ಲಿಂಗಪ್ಪ ಗೆದ್ದರೆ ಭಾವೂಸಾಹೇಬನ ಅವನ ಜೊತೆಗೆ ಕೂಡಬಹುದು. ಪಡದಪ್ಪನೂ ಸಾಮಾನ್ಯ ಗಿರಾಕಿಯಲ್ಲ. ಹೊತ್ತು ಸಾಧಿಸಿ ತಿರುಗಿ ಉರಿಗೆ ಬಂದು, ಮತ ತನ್ನದೆಂದು ನ್ಯಾಯ ಹೂಡುವ ಸಂಭವವೂ ಇತ್ತು. ಇನ್ನೇನು ಭಾವೂಸಾಹೇಬನಿಗೆ ಮಹಾರಾಜರೊಡನೆ ಕುಸ್ತಿಯಾಡುವ ಪ್ರಸಂಗ ಬಿತ್ತು. ಅದಕ್ಕಂಜಿ ಅವನು ಉರ ಬಿಟ್ಟರೆ ಬಿಡಬೇಕು.

ಯಶವಂತರಾಯರು ಮುಂದ ಹೇಳಿದರು; “ಮಹಾರಾಜರಿಂದ ಭೂಮಿ ಲಾವಣಿ ತನಗ ಸಿಗಬೇಕೂ ಅಂತ ನಮ್ಮ ಭಾವೂ ಕೇಳಬಹುದು. ಪಡದಪ್ಪ ಇದ್ದರ ಖಾತ್ರೀಲೆ ಅಂವಾ ಈ ಅಪಾಯ ಹೇಳುತ್ತಿದ್ದ, ಅದಕ್ಕ ಅವಕಾಶ ಸಿಗಬಾರದಂತ ನಾ ಇನ್ನೊಂದು ವ್ಯವಸ್ಥೆ ಮಾಡಿ ಬಂದೇನಿ. ಇಂದುಪುರ ಸಂಸ್ಥಾನದ ಯೋಳು ಹಳ್ಳಿ ಕುಲಕರ್ಮಕಿ ನಿಮ್ಮಾರವರ ಬಿಟ್ಟರು ಮಾಡೂದುಲ್ಲಿ? ಏನ ಅವರ ಹೆಸರು? ಹಾಂ, ಶ್ರಾಮರಾಯ, ಅವರನ್ನ ಭೂಮಿ ವಹಿವಾಟ ನೋಡಿಕೊಳ್ಳುಕ್ಕೆ ಕಳಿಸಾಕ ಹೇಳಿ ಬಂದೇನಿ. ಇದ ಉರಾವ, ಮ್ಯಾಲೆ ಭಾಳ ವಚನದಾರ ಮನಶ್ಯಾ. ಅಂವಾ ಬಂದರ ನಿಮ್ಮ ಶೇಷಪ್ಪನ ಹಾರ್ಯಾಟನೂ ತಣ್ಣಿಗೆ”

ಹೊತ್ತಾಗಿದ್ದರಿಂದ ಯಶವಂತರಾಯರು ಇಷ್ಟು ಹೇಳಿ ಎದ್ದರು. ಬಾಳಾಚಾರ್ಯರಿಗೆ ಮುಂದಿನ ದಾರಿ ಏನು ಎಂದು ಯೋಚನೆ ಬಿತ್ತು. ಈಗಾಗಲೇ ಶ್ಯಾಮರಾಯ ಈ ಉರಿಗೆ ಬರುವನೆಂದು ಕೇಳಿ ಅವರಿಗೆ ಸಂತೋಷವಾಗಿತ್ತು. ಇದೇ ಉರವನಾದ ಶ್ಯಾಮರಾಯ ಆಚಾರ್ಯರಿಗೆ ಅಪರಿಚಿತನಲ್ಲ. ಕುಲಕೀರ್ತನೆ ಮನೆತನದ ಓಣಿಯಲ್ಲಿ ಅವರ ಮನೆ ಇಂದಿಗೂ ಇದೆ. ಶ್ಯಾಮರಾಯರ ತಂಡೆ ರಾಮರಾಯನೂ ಆಚಾರ್ಯರು ಸರಿ ಓರಿಗಿಯವರು, ಬಾಲಸ್ನೇಹಿತರು. ಆಚಾರ್ಯರಿಗೆ ಹಳೆಯ ನೆನಪುಗಳಲ್ಲಿ ಕೆರಳಿದವು. ಪ್ರತಿವರ್ಷವೂ ನವರಾತ್ರಿಗೆ ಆಚಾರ್ಯರು ರಾಮರಾಯನಿರುವಲ್ಲಿಗೆ ಹೋಗಿಬಂದು ಪರಿಪಾಠವಾಗಿತ್ತು. ಆಶ್ರೀನ ಮಾಸಕಳಿದ ಮೇಲೆಯೇ ಅವರು ಉರಿಗೆ ಮರಳುತ್ತಿದ್ದರು. ಅಂಥ ಆಶ್ರೀಯತೆ, ಸ್ನೇಹಾದರಗಳು ಆಚಾರ್ಯರ ಬಾಳಿನಲ್ಲಿ ತಿರುಗಿ ಎಂದೂ ದೋರೆತಿರಲಿಲ್ಲ. ರಾಮರಾಯ ತೀರಿಕೊಂಡ ನಂತರ, ಶ್ಯಾಮರಾಯನ ಆಮಂತ್ರಣವನ್ನು ಒಂದಿಲ್ಲಿಂದು ಕಾರಣ ಹೇಳಿ ಅವರು ನಿರಾಕರಿಸುತ್ತಿಲೇ ಬಂದಿದ್ದರು. ಮಮತೆ ಆದರಗಳಲ್ಲಿ ಬಂದಂತ ಕಡಿಮೆಯಾದರೂ ಆಚಾರ್ಯರ ಅಭಿಮಾನಕ್ಕೆ ಪೆಟ್ಟಿ ಬೀಳಿ ಬಹುದಾಗಿತ್ತು. ಅದು ಅವರಿಗೆ ಬೇಕಾಗಿರಲಿಲ್ಲ. ರಾಮರಾಯ ತೀರಿಕೊಂಡ ಮೇಲೆ ಹೃದಯದೊಳಗಿನ ಆಶ್ರೀಯತೆಯ ಭಾವನೆಗಳನ್ನೆಲ್ಲ ಅವರು ತಮ್ಮ ಹೃದಯದಾಳದಲ್ಲಿ ಹುಗಿದು ಮುಚ್ಚಿಬಿಟ್ಟಿದರು.

ಈಗ ಶ್ಯಾಮರಾಯ ತಿರುಗಿ ಪಾದಳಿಗೆ ಬರುವ ಸುದ್ದಿಯನ್ನು ಕೇಳಿ ಹುದುಗಿದ್ದ ಭಾವನೆಗಳಲ್ಲಿ ಹೊರಹೊಮ್ಮಿದವು. ಶ್ಯಾಮರಾಯ ಆಚಾರ್ಯರಿಗೆ ತ್ವಿಯನಾಗಿದ್ದ, ತಂದೆಯಿಂದ ನೇರವಾಗಿ ಇಳಿದು ಬಂದ ಸದ್ಗುಣಗಳ ಸಂಚಯವೇ ಅವನ ಆಸ್ತಿಯಾಗಿತ್ತು. ಹೊರಗಿನಿಂದ ನಡೆದು ಬರುವ ಪಾದಳಿಯ ಪುಣ್ಯಶೇಷ ಈಗ ಪಾದಳಿಯನ್ನು ಉದ್ದರಿಸಬೇಕಾಗಿತ್ತು. ಶ್ಯಾಮರಾಯ ಬರುವನೆಂಬ ವಾರ್ತೆ ಆಚಾರ್ಯರ ಜಿಂತೆಯ ಭಾರವನ್ನೇ ಇಳಿಸಿತು. ಆಚಾರ್ಯರು ಸ್ವಭಾವತಃ ಕನಸುಗಾರಲ್ಲಿವಾದರೂ ಈ ಒಂದು ಶುಭವಾರ್ತೆಯನ್ನು ಕೇಳಿದೊಡನೆ, ಪಾದಳಿ ಸುಧಾರಿಸಬಹುದೆಂದು ಹಗಲುಗನಸನ್ನು ಅವರು ಕಾಣತೊಡಗಿದರು. ಕಾಯದೆ ಜ್ಞಾನಲ್ಲಿ ಶ್ಯಾಮರಾಯ ಶೇಷಪ್ರಸಿಗಿಂತ ಒಂದು ತೂಕ ಹಚ್ಚೆಂದೇ ಹೇಳಬೇಕು. ಆಮೇಲೆ ಶೇಷಪ್ರಸಿಗಿಂತ ಕವಡುಗಂಟಕತನಕ್ಕೂ ಅವಕಾಶ ಉಳಿಯದಂತಾಗುವುದು. ಬಾಪೂಸಾಹೇಬ ಉರು ಬಿಡುವುದು ನಿಶ್ಚಿತ. ಪಡದಯ್ಯನಂತೂ ಈಗಾಗಲೇ ಉರು ಬಿಟ್ಟಿದ್ದಾನೆ. ಇವರಿಬ್ಬರ ಆಸರಿಲ್ಲದ ಲಿಂಗಪ್ಪ ಹೇಳಿಕೇಳಿದೆ ಅಜರಾಃಿಗೆ ಓಡಿಹೋಗುತ್ತಾನೆ. ಇದ್ದ ಸಮಸ್ಯೆಗಳಲ್ಲಿ ಕಣ್ಣ ಮುಚ್ಚಿ ತೆರೆಯುವಷ್ಟರಲ್ಲಿ ಪರಿಹಾರವಾಗಿಬಿಡುತ್ತವೆ. ಯಂಗಯುಗಗಳಿಂದ ಸಂಗ್ರಹವಾದ ಕತ್ತಲೆ ಒಂದು ಕಿರಣದಿಂದಲೇ ಪರಿಹಾರವಾಗುವದಿಲ್ಲವೇ?

ಶ್ಯಾಮರಾಯ ಉರಿಗೆ ಬರಲಿರುವನೆಂಬ ಸುದ್ದಿ ಆಚಾರ್ಯರಿಂದ ಉರಲ್ಲೆಲ್ಲ ಪರಡಿತು. ಒಂದು ವರ್ಷದಿಂದ ಉರವರ ತಲೆ ತಿನ್ನುತ್ತಿದ್ದ ಸಮಸ್ಯೆಗಳಿಗೆಲ್ಲ ಒಂದು ಸುಗಮವಾದ ಮಾರ್ಗ ಕಂಡಂತಾದ್ದರಿಂದ ಎಲ್ಲರೂ ಅದರ ಬಗ್ಗೆ ಮಾತಾಡತೊಡಗಿದರು. ಶೇಷಪ್ಪನ ಕಿವಿಗೇ ಇದು ಮೊದಲು ಬಿದ್ದದ್ದು ಗೌಡರ ವಾರಸು ಪ್ರಕರಣದಲ್ಲಿ ರಾಜಕೀಯದ ಚಂದರಂಗದಾಟವನ್ನಾಡಿ ತನ್ನ ಅಧಿಕಾರವನ್ನು ಅಭಾಧಿತವಾಗಿ ನೆಲೆಸಬೇಕೆಂದಿದ್ದ ಶೇಷಪ್ಪನಿಗೆ ಇದನ್ನು ಕೇಳಿ ಸಿದ್ದಿಲು ಬಡಿದಂತಾಯಿತು. ಭವಿಷ್ಯವೆಲ್ಲ ಕ್ರಗ್ನತೆಯಿಂದ ತುಂಬಿದಂತನಿಸಿತು. ತನ್ನ ಮಾತಿಗೇ ಜನ ಹೆದರುವ ಕಾಲ ಒಂದಿತ್ತು ಶಂಕರಪ್ಪಗೌಡರು ಸತ್ತಮೇಲಂತೂ ಶೇಷಪ್ಪನೇ ಉರಿನ ಸ್ಥಾನದೇವತೆಯಾಗಿದ್ದ. ಶ್ಯಾಮರಾಯ ಅವನಿಗೂ ಅಪರಿಚಿತನಲ್ಲ. ಅವನ ಯೋಗ್ಯತೆ ಪಾದಳ್ಯಾಯ ಹೆಮ್ಮೆಯ ವಸ್ತುಗಳಲ್ಲಿಂದಾಗಿತ್ತು. ಅಂದಮೇಲೆ ಅವನು ಉರಿಗೆ ಬಂದ ಮೇಲೆ ತನ್ನ ಗತಿಯೇನು?

ಶೇಷಪ್ಪನ ಮಿದುಳು ವಿದ್ಯುಚ್ಛಕ್ತಿಗಿಂತ ವೇಗವಾಗಿ ಓಡಬಲ್ಲದಾಗಿತ್ತು. ತನ್ನ ಅಧಿಕಾರ ಸ್ಥಿರವಾಗಿ ನಿಲ್ಲುವಂತೆ ಮಾಡಲು ಅವನ ಮನಸ್ಸು ಅನೇಕ ವಿಚಾರಗಳಲ್ಲಿ ತೊಡಗಿತು. ಸ್ವಾಧ್ಯಸಾಧಕನ ಇಜ್ಞಾತಕ್ತಿಗೆ ಮಾರ್ಗ ಕಂಡೇ ಕಾಳುತ್ತದೆ. ದಾದಾನನ್ನು ಜಾಮೀನಿನ ಮೇಲೆ ಶೇಷಪ್ಪ ಬಿಡಿಸಿದ ಉಪಕಾರಪ್ರೋಂದು ಬಾಳಾಚಾರ್ಯರ ತಲೆಯ ಮೇಲೆ ಭಾರವಾಗಿ ಬಿದ್ದಿತ್ತು. ಅದರ ಸದುಪಯೋಗವನ್ನು ಇಂಥ ಅವಕಾಶದಲ್ಲಿ ಮಾಡಿಕೊಳ್ಳಬಿದ್ದರೆ ಹೇಗೆ? ಶ್ಯಾಮರಾಯ ತನ್ನ ಪಾಳಿಯಲ್ಲಿ ಕುಲಕೋಣಿಕಿಯ ನೇಮುಖಾಕಿಯನ್ನು ತನಗೇ ಮಾಡಿಸಿಕೊಡಬೇಕೆಂದು ಆಚಾರ್ಯರಿಗೆ ಕೇಳಲೇಬೇಕು. ಇಲ್ಲಿದಿದ್ದರೆ ಹೊಲಮನೆಗಳ ಆಧಾರವಿಲ್ಲದೆ, ಕಾಯದೆ ಜ್ಞಾನ ಉಪಯೋಗಕ್ಕೆ ಬಾರದೆ, ಶೇಷಪ್ಪ ಪಾದಳ್ಯಾಯಲ್ಲಿ ಬದುಕು ಮಾಡುವುದಾದರೂ ಹೇಗೆ?

ತಟ್ಟನೇ ಶೇಷಪ್ಪ ಆಚಾರ್ಯರ ಮನಸ್ಸೋಡಿದ. ಆಚಾರ್ಯರು ಪುರಾಣದ ಈಲೆಗಳನ್ನು ಬಿಚ್ಚಿ, ಮರುದಿನ ಪುರಾಣದ ಸಿದ್ಧತೆಯಲ್ಲಿದ್ದರು. ಶೇಷಪ್ಪನ ಸಂಭ್ರಮದ ಅಗಮನವನ್ನು ಕಂಡು, ಪ್ರಸಂಗವೇನೆಂದು ಅವರಿಗೆ ಕೂಡಲೆ ಗೊತ್ತಾಯಿತು. ಶೇಷಪ್ಪ ಒಂದು ಕ್ಷಣಿ ಸುಮೃನೆ ಕುಳಿತ. ಹೊಂಕದಿಂದ ನಶ್ಯಿದ ಬರುಡೆಯನ್ನು ತೆಗೆದು, ನಶ್ಯವನ್ನು ಅಂಗ್ರೇಯಲ್ಲಿ ತೀಜಿಯೇ ತೀಜಿದ. ಆಚಾರ್ಯರು ಅದನ್ನೆಲ್ಲ ನೋಡುತ್ತ ಸುಮೃನೆ ಅಪೂರ್ವ ತಾಳ್ಳುಯಿಂದ ಕುಳಿತಿದ್ದರು. ಶೇಷಪ್ಪನೇ ಮೊದಲು ಮಾತಾಡಲಿ ಎಂದು ಅವರ ಆಶಯ. ಶೇಷಪ್ಪನೇ ನಿವಾಸಹವಿಲ್ಲದೆ ಮಾತು ಪ್ರಾರಂಭಿಸಿದ. ತಡವರಿಸುತ್ತಲೇ ತನ್ನ ಬೇಡಿಕೆಯನ್ನು ಆಚಾರ್ಯರೆಡು ಮಂಡಿಸಿದ.

ಆಚಾರ್ಯರು ಅವನು ಹೇಳಿದ್ದೆಲ್ಲವನ್ನೂ ಆಸಕ್ತಿಯಿಂದ ಕೇಳಿಕೊಂಡರು. ಸ್ವಲ್ಪ ಹೊತ್ತು ವಿಚಾರ ಮಾಡಲೇ ಬೇಕಾಯಿತೇನೋ ತಡೆದು ಹೇಳಿದರು.

“ನೋಡು ಶೇಷಪ್ಪ, ಇದು ನನಗ ಸಂಬಂಧ ಇಲ್ಲದ ಮಾತು. ಆದರೂ ಕೇಳಿತೀದಿ ಅಂದಮ್ಯಾಲೆ ಒಂದು ಮಾತು ಹೇಳಬೇಕಾಗದೇನವಾ. ಶ್ಯಾಮರಾಯ ತನ್ನ ಪಾಳೀ ಕುಲಕರ್ಣಿಕಿ ತಾ ಮಾಡಿಕೊಂಡರ ನಿಂದೇನು ಗಂಟು ಹೋತವಾ? ಮೇಲಾಗಿ ಕುಲಕರ್ಣಿಕಿ ಅಂದರ ಅದೇನು ಜಿರಂಜೀವಿ ಪಟ್ಟ ಇದ್ದಾಂಗ? ಇಂದ ನೀನು, ನಾಳೆ ಅವರು. ಮೇಲಾಗಿ ಈ ಉರು ಬಿಟ್ಟು ನಾಲ್ಕುತ್ತು. ವಷ್ಟ ದೇಶಾಂತರ ಕಳೆದ ಮನೆತನಾ ಅದು. ಅವರು ತಿರುಗಿ ತಮ್ಮಾರ್ಥಿಗೆ ಬರತೀನಿ ಅಂದಾಗ ನಾ ಅದಕ್ಕೆ ಕಲ್ಲ ಹಾಕಲಾರೆ” ಆಚಾರ್ಯರು ಆಕ್ಷಿಯತೆಯ ಮಾತುಗಳನ್ನೇ ಆಡಿ ಶೇಷಪ್ಪನ ಮನಸ್ಸೆಲಿಸಲು ಪ್ರಯತ್ನಿಸಿದರು.

“ಅವರು ಉರಿಗೆ ಬರಲಿಕ್ಕೆ ನಂದೇನೂ ತಕರಾರ ಇಲ್ಲ ಆಚಾರ. ಅದರ ಉರ ಪರಿಸ್ಥಿತಿ ನಿಮಗೇನೂ ಅರೇದ್ದಲ್ಲ. ಆಡಿದರ ಒಂದು ಕೆಟ್ಟಿತು, ಬಿಟ್ಟರ ಒಂದು ಕೆಟ್ಟಿತು, ಇಂಥ ಹೊತ್ತಿನ್ನಾಗ ಸರಕಾರಿ-ದಪ್ತರ ನನ್ನ ಕೈಯಾಗ ಇರೂದ ನೆಟ್ಟಗಂತ ನನ್ನ ಅಭಿಪ್ರಾಯ. ಈಗ ನೋಡಿ ಪಾರ್ವತಿಪ್ಪನ ವಾರಸ್ ಅಪೀಲ ಪ್ರಕರಣ ಅದಲ್ಲ. ನಾ ಕುಲಕರ್ಣಿಕಿ ಮಾಡತಿದ್ದೆ ಅಂದರ ಪ್ರಾಂತ ಕಚೇರಿಯವರು ನನ್ನ ಭಿಡೆ ಮುರೀಲಾರದ, ಮಾಮಲೇದಾರರ ಹುಕುಮು ತಿರಗಸತಾರ. ಶ್ಯಾಮರಾಯ ಬಂದ ಮ್ಯಾಲ ಆ ಅಪೀಲು ಸೆಟೆದು ಹೋದರ ಆ ದೋಷ ನನ್ನದಲ್ಲ. ಪಡದಪ್ಪ ತಿರಿಗಿ ಉರಿಗೆ ಬರಲಿಕ್ಕಿಲ್ಲ ಅಂತ ತಿಳಿಬ್ಬಾಡಿ. ಇನ್ನೊಂದ ತಿಂಗಳಿರದ ತಿಂಗಳ ಹೋಗಲಿ. ಬಣವಿ ಸುಷ್ಟಿದಕ್ಕ ವಿಟ್ಟೆ ಹಾಕೊದುಲ್ಲ ಅಂತ ತಿಳಿದ ಮ್ಯಾಲ ತಿರಿಗಿ ಮತ್ತೆ ಬರಾವನ. ಅಂವಾ ಬರದು ಕೊಟ್ಟ ಕಾಗದಪತ್ರ ಎಲ್ಲಾ ನನ್ನ ಕಡಿಗೆ ಅವ. ನನ್ನ ಕೈಯಾಗ ಸರಕಾರಿ ದಪ್ತರ ಇದ್ದಾಗ, ಮತದ ಭಾಮಿಯ ಕಬಜಾ ಸಿಗೋದು ದುಸ್ತು ಅನಿಸಿ ಬರಲಿಕ್ಕಿಲ್ಲ. ಅದಕ್ಕ ಶ್ಯಾಮರಾಯರ ನೇಮಣಿಕಿ ಆಗೂದು ಬ್ಯಾಡು ಅಂತ ನಾ ಅನ್ನಾದು. ಪರಿಸ್ಥಿತಿ ಶಾಂತ ಆಗಲಿ. ನಾನ ಸ್ವತಃ ರಾಜೀನಾಮೆ ಬರೆದು ಕೊಟ್ಟು ಅವನ ನೇಮಣಿಕಿ ಮಾಡಸತೇನಿ ಆತ. ಇಕ್ಕಾ ಇದು ಬರೇ ಮಾತ್ತಲ್ಲ ಆಚಾರ. ವಚನಾ ಅಂತ ತಿಳಿರಿ” ಶೇಷಪ್ಪ ತಿಳಿಯಬಾರದೆಂಬಂತೆ ಮಾತಿನ ಜಾಲವನ್ನು ಬೀಸಿ, ಸ್ವಾಧ್ಯ ಸಾಧಿಸುವ ಹವಣಿಕೆಯಲ್ಲಿದ್ದ.

ಆಚಾರ್ಯರು ಹೆಚ್ಚು ಮಾತಾಡಲಿಲ್ಲ. ಶೇಷಪ್ಪನ ಮಾತಿನ ಕಡಿಗೆ ವಿಶೇಷ ಲಕ್ಷ್ಯಿತ್ತು. ಶ್ಯಾಮರಾಯನಿಗೆ ಮುಂದ ತೊಂದರೆಯಾದರೆ ಅದರಲ್ಲಿ ಶೇಷಪ್ಪನದೂ

ಪಾಲಿದ್ವರೆ ಆಶ್ಚರ್ಯವೇನಿಲ್ಲ. ಎಪ್ಪು ಅನುಭವಚತುರನಾದರೂ ಶ್ಯಾಮರಾಯ ಪಾದಳ್ಳಿಗೆ ಹೋಸಬನೇ. ಈಗ ಶೇಷಪ್ಪನ ಮಾತನ್ನು ಸಂಪೂರ್ಣ ವಿರೋಧಿಸಿದರೆ, ಮುಂದೆ ತಮ್ಮ ಜೊತೆಗೆ ಶ್ಯಾಮರಾಯನೂ ದುಃಖಕ್ಕೆಡಾಗಬೇಕಾದೀತು. ಶ್ಯಾಮರಾಯನಲ್ಲಿದ್ದಢ್ಣ ಕೇವಲ ಜಾಣತನ; ಆದರೆ ಶೇಷಪ್ಪನ ಧೂರ್ತತೆ ಅವನಲ್ಲಿಲ್ಲ. ಇವನ್ನೆಲ್ಲ ವಿಚಾರ ಮಾಡಿದ ಆಚಾರ್ಯರು “ಆಗಲಿ, ಅಂವಾ ಬಂದನಕಾ ಬರಲಿ, ಮುಂದ ನೋಡೋಣಂತ” ಎಂದಿಷ್ಟೇ ಹೇಳಿ ಶೇಷಪ್ಪನ ಮೂಗಿಗೆ ತುಪ್ಪ ಸವರಿದರು. ಶೇಷಪ್ಪನಿಗೆ ಅಷ್ಟೇ ಎಳೆ ಸಾಕಾಯಿತು. ಹಜ್ಞಡವನ್ನೆಲ್ಲ ನುಂಗಲಿಕ್ಕೆ, ಮಾತು ಬಿತ್ತಿ ತಂತ್ರವನ್ನು ಬೆಳೆಯಬಲ್ಲ ಕೃಷಿ ವಿದ್ಯೆ ಅವನಿಗೆ ಜನ್ಮಜಾತಕವಾಗಿ ಬಂದಿತ್ತು.

ಇದಾಗಿ ಒಂದು ವಾರವೂ ಕಳೆದಿರಲಿಲ್ಲ. ಶ್ಯಾಮರಾಯ ಕುಟುಂಬ ಸಮೇತ ಪಾದಳ್ಳಿಗೆ ಬಂದೇಬಿಟ್ಟು ಅವನ ಪಾಲಿಗೆ ಬಂದ ಮನೆ ಇನ್ನೂ ಸುಣ್ಣಿ-ಬಣ್ಣಿ ಕಂಡಿರಲಿಲ್ಲವೆಂದು, ತಾತ್ಕೂತೀಕವಾಗಿ ಆಚಾರ್ಯರ ಮನೆಯಲ್ಲಿಯೇ ದ್ವಜ ಹಾಕಬೇಕಾಯಿತು. ಆಚಾರ್ಯರಿಗೆ ಅವರೆಲ್ಲರನ್ನು ಕಂಡು, ಸತ್ಯಹೋದ ಯಕ್ಷಳೆಲ್ಲರು, ಅವರ ಹೆಂಡರು ಯಕ್ಷಳೆಡನೇ ಶಿರುಗಿ ಬಂದಷ್ಟು ಸಂತೋಷವಾಯಿತು. ಬಂದ ಇಡೀ ದಿನವೆಲ್ಲ ಆಪ್ತಾಲೋಚನೆಯಲ್ಲಿಯೇ ಕಳೆಯಿತು. ಮರುದಿನ ಶ್ಯಾಮರಾಯ ವಾಡೆಗೆ ಹೋಗಿ ಬಾಪೂಸಾಹೇಬನನ್ನು ಭಿಟ್ಟಿಯಾದ.

ವಾಡೆಯ ಸದರಿನಲ್ಲಿ ಬಾಪೂಸಾಹೇಬ ಏನೋ ಲೆಕ್ಕಪತ್ರ ನೋಡುತ್ತ ಕುಳಿತ್ತಿದ್ದ. ಶ್ಯಾಮರಾಯ ಬಾಪೂಸಾಹೇಬನಿಗೆ ಅಪರಿಚಿತನಾದರೂ ಶ್ಯಾಮರಾಯರಿಗೆ ಮಾತ್ರ ಜಾಗಿರದಾರರ ವಾಡೆಯ ಸಂಪೂರ್ಣ ಪರಿಚಯವಿತ್ತು. ಜೀವಚಾರಿಕವಾಗಿ ಬಾಪೂಸಾಹಬನಿಗೆ ನಮಸ್ಕರಿಸಿ ಶ್ಯಾಮರಾಯ ತನ್ನ ಗುರುತನ್ನು ತಾನೇ ಹೇಳಿಕೊಂಡ. ಪ್ರತಳಾಬಾಯಿಯ ನಿಧನವಾದ ಬಗ್ಗೆ ಲಕ್ಷ್ಮೀಬಾಯಿಯವರಿಗೆ ದುಃಖಿಸಿದ. “ಅಂದ್ವಾಂಗ ಈಗ ಲಕ್ಷ್ಮೀಬಾಯಿಸಾಹೇಬರ ಆಸ್ತಿ ಎಲ್ಲ ಮಹಾರಾಜರ ಹೆಸರಿಗೆ ಬಂದದ. ಅವರ ಹೆಸರು ದಾವಿಲಾಗೋ ಹುಕುಂ ಬಂದ ಕೊಡಲೆ ಅವರೇ ಈ ಉರಿಗೆ ಸ್ವಂತಃ ಬರಾವರಿದ್ವಾರ. ಅದಕ್ಕೆ ಅವರ ಸಾಗತದ ತಯಾರಿ ಮಾಡಲಿಕ್ಕೆ ಲಕ್ಷ್ಮೀಬಾಯಿಯವರ ಹೇಳಿ ಕಳಿಸಾರ್” ಶ್ಯಾಮರಾಯ ಮೃದುವಾಗಿ ವಿನಂತುದಿಂದಲೇ ಎಲ್ಲ ಸಂಗತಿಗಳನ್ನೂ ಅರಿಕೆ ಮಾಡಿಕೊಂಡ. ಬಾಪೂಸಾಹೇಬನಿಗೆ ಏನು ಹೇಳಬೇಕೋ ತಿಳಿಯದೆ “ಹಂ, ಹಂ” ಎಂದಿಷ್ಟೇ ಉತ್ತರವಿತ್ತು ಸುಮೃದ್ಧಾದ.

ಮುಂದೆ ಒಂದರೆಡು ದಿನ ಶ್ಯಾಮರಾಯ ರೈತರನ್ನು ಕಾಣಲವುದರಲ್ಲಿಯೇ ಕಳೆದವು. ಅವರವರ ಮನೆಗಳಿಗೆ ಹೋಗಿ ಸುಖ-ಮುಖ ಕೇಳಿಕೊಂಡನು. ಮಹಾರಾಜರು ಪಾದಳ್ಳಿಗೆ ಬಂದಾಗ ಅವರಿಗೆ ಹೇಳಿ ಹಿಂದಿನ ಭಾಕಿ ಸೂಟಿ ಬಿಡಿಸುವದಾಗಿ ಆಶ್ವಸನವಿತ್ತನು. ರೈತರಿಗೆ ಕಾಣ-ಕಣಿಗೆ ಹೊಳ್ಳಲು ಸಾಲ ಕೊಡಲು ಕೇಳಿಕೊಳ್ಳೋಣವೆಂದೂ ಭರವಸೆಯಿತ್ತನು. ಇಂದುಪ್ರಥಮಹಾರಾಜರು ಬರುವ ಸುದ್ದಿ ಎಲ್ಲರನ್ನೂ ಜಾಗೃತಗೊಳಿಸಿತ್ತು. ಅವರೇ ಉರ ಜಾಗೀರಿಯ ವಾಲಕರಾದರೆ ದೈವ ತೆರೆಯಿತೆಂದು ಎಲ್ಲರಿಗೂ ಹಷಟವಾಯಿತು. ಬಾಪೂಸಾಹೇಬನ ಕಿವಿಯವರೆಗೂ ಈ ಮಾತು ಬೀಳುವದೇನೂ ತಡವಾಗಲಿಲ್ಲ.

ವಾಡೆಯಲ್ಲಿ ಜೀತವಿಲ್ಲದೆ ದುಡಿದು ಆಯಾ ತೆಗೆದುಕೊಳ್ಳುವ ಹೊಲೆಯರಲ್ಲಿ ಈ ಸುದ್ದಿ ವಿಪರೀತವಾದ ಪರಿಣಾಮವನ್ನುಂಟುಮಾಡಿತ್ತು. ಮಹಾರಾಜರು ಬಂದ ಮೇಲೆ ಉಂಟದ ಸಂಬಳವೂ ದೊರೆಯುವದೆಂದು ಯಾರೋ ಅವರಿಗೆ ಹೇಳಿದ್ದರು. ಅಂದಮೇಲೆ ಏನೂ ಹೊಡಡದ ದುಡಿಸಿಕೊಳ್ಳುವ ಬಾಪೂಸಾಹೇಬನ ಮನೆಗೇಕೆ ದುಡಿಯಲ್ಕೆ ಹೋಗಬೇಕು? ಬಾಪೂಸಾಹೇಬ ಬೇಗ ಉರು ಬಿಡುವಂತಾಗಬೇಕಾದರೆ ತಾವು ವಾಡೆಯ ಪಟಾಂಗಾದ ಕನ ಹೊಡಿಯಲಿಕ್ಕಾಗಲಿ, ಕಟ್ಟಿಗೆ ಒಡೆಯಲಿಕ್ಕಾಗಲಿ ಹೋಗಲೇಬಾರದೆಂದು ನಿರ್ಧರಿಸಿದರು.

ಪ್ರಸಂಗ ಬಂದಾಗ ಉರವರೆಲ್ಲ ಕೈಬಿಟ್ಟರೂ ಹೊಲೆಯರು ತನ್ನ ಕೈಬಿಡಲಾರರೆಂದು ಭಾವಿಸಿಕೊಂಡಿದ್ದ ಬಾಪೂಸಾಹೇಬನಿಗೆ ಇದರಿಂದ ಬಲವಾದ ಆಫಾತವಾಯಿತು. ಇದರ ಚೊತ್ತೆಗೆ ಇನ್ನೂ ಒಂದು ಪೆಟ್ಟು ಬಿದ್ದಿತ್ತು. ಭೂಮಿಯನ್ನು ಸಾಗುವಳಿಗೆ ತನ್ನಿಂದ ಹಿಡಿದ ಬಗ್ಗೆ ಕಬುಲಾಯಿತಿ ಬರೆದು ಹೊಡಲು ರೈತರನ್ನು ಕರೆಕಳಿಸಿದಾಗ, ಅವರೆಲ್ಲ ವಾಡೆಗೆ ಬರದೆ ಮುಖ ತಪ್ಪಿಸಬೊಡಗಿದರು. ಮೇಲಾಗಿ ತನ್ನಸ್ನೊಂದು ಮಾತು ಕೇಳುವ ಸೌಜನ್ಯವನ್ನು ಕೂಡ ತೋರದೆ, ಹೊಲದಲ್ಲಿಯ ಗಿಡಗಳನ್ನೆಲ್ಲ ಕಡಿದು ಮಹಾರಾಜರ ಸತ್ಯಾರ್ಥಕವಾಗಿ ಮಂಟಪದ ಸಿದ್ಧಾರ್ಥಯಲ್ಲಿ ರೈತರೆಲ್ಲ ತೋಡಿದ್ದರು. ಇದರಿಂದ ದಿಕ್ಕುಗಾಳಿದೆ ಸಲಹ ಪಡೆಯಲು ಯಶವಂತರಾಯರ ಕಡೆಗೆ ಕಳಿಸಿದ ಆಳು ತಂದ ಸಂದೇಶವೂ ಪ್ರತಿಕೂಲವಾಗಿತ್ತು. “ಮರ್ಯಾದಿವಂತರ್ವಾಂಗ ನಡಕೋತಿದ್ದರ ಕನಕೇರಿಗೆ ಹೋಗಂತ ಹೇಳು” ಎಂದು ಅವರು ಹೇಳಿ ಕಳಿಸಿದ್ದರು. ಇವೆಲ್ಲಕ್ಕೂ ಕಳಸವಿಡುವಂತೆ ಇನ್ನೊಂದು ಸಿಡಿಲು ಎರಿಗಿತು. ಲಿಂಗಪ್ರಾನ ವಾರಸಾ ಅಪೀಲಿನ ವಿಚಾರಣೆಯ ಮುದ್ದತೆ ನಿಯಮಿಸಿದ ನೋಟಿಸು ಕೈಗೆ ಬಿತ್ತು. ಬಾಪೂಸಾಹೇಬ ತತ್ತರಿಸಿಹೋದ. ಪಡದಪ್ಪನ ಅಧಾರ ಎಂದೋ ತಪ್ಪಿಹೋಗಿತ್ತು. ಶೇಷಪ್ಪನೂ ಈಗ ವಿರೋಧಿಪಕ್ಷವನ್ನು ಸೇರಿದ್ದ.

ಬಾಪೂಸಾಹೇಬರಿಗೆ ಆಪ್ತಮಿತ್ರರೇ ಪಾದಳ್ಯಾಯಲ್ಲಿರಲ್ಲ. ಆದದ್ವಾಗಲೆಂದು ಶೇಷಪ್ಪನು ಮನೆಗೆ ಹೋಗಿ ತನ್ನ ದುಗುಡವನ್ನೆಲ್ಲ ತೋಡಿಕೊಂಡ.

ಶೇಷಪ್ಪ ಅವನನ್ನು ತಿರಸ್ಕರಿಸಲಿಲ್ಲ. ಪರಿಸ್ಥಿತಿಯನ್ನೆಲ್ಲ ಅವನೂ ಅರ್ಥಮಾಡಿಕೊಂಡಿದ್ದು, ರಾಜೇನಾಮೆ ಕಬುಲಾಯತಿಯನ್ನು ಕಲೆಕ್ಟರು ಮಂಜೂರ ಮಾಡಿದ ನಂತರ ಭೂಮಿಗಳೆಲ್ಲ ಮಹಾರಾಜರ ಹೆಸರಿನಲ್ಲಿ ದಾವಿಲಾಗಬೇಕು. ಇನ್ನೂ ಹುಕುಮು ಬಂದಿಲ್ಲವೆಂದ ಮೇಲೆ ಈಗಲೇ ಹೆದರುವ ಕಾರಣವಿಲ್ಲ. ಹುಕುಮು ಬರದೆ ಮಹಾರಾಜರು ಪಾದಳ್ಯಾಗೆ ಬರಲಾರು. ಹುಕುಮು ಹೊರಡದಂತೆಯೇ ಮಾಡಿಬಿಟ್ಟರಾಯಿತಲ್ಲ? ಆಗ ರೈತರಿಗೆಲ್ಲ ತಾವು ಹೋಸ ಹೋದೆವೆಂದು ಗೊತ್ತಾಗುವುದು. ಶ್ಯಾಮರಾಯ ಉರುಳಿಸಿದ ಬುರುಡೆಯ ಬಗೆ ಅವರಿಗೆ ಖಾತ್ರಿಯಾಗುವುದು. ಈಗ ಮಾಡಬೇಕಾದದ್ದೆಂದರೆ ಬೆಳಗಾವಿಗೆ ಹೋಗಿ ಕಲೆಕ್ಟರನ್ನು ಕಂಡು, ಹುಕುಮು ಹೊರಡದಂತೆ ಮಾಡಬೇಕು. ಅದಕ್ಕಾಗಿ ಕೃತುಂಬ ಹಣವನ್ನು ಚೆಲ್ಲಬೇಕಾದೀತು; ಆದರೆ ನಿವಾರಿಸಲಿಲ್ಲ. ಇದು ಶೇಷಪ್ಪ ಬಾಪೂಸಾಹೇಬನಿಗೆ ಕೊಟ್ಟ ಸಲಹೆಯಾಗಿತ್ತು.

ಬಾಪೂಸಾಹೇಬನಿಗೆ ಈ ಸಲಹೆಯಿಂದ ಹೋಸ ಹುರುಪು ಬಂದಿತು. ತಾನು ಪಾದಳ್ಯಾಯ ವಾಡೆಯಲ್ಲಿ ಸ್ಥಿರವಾಗಿ ನೆಲೆಸಬೇಕಾದರೆ ಧ್ಯೇಯ ತೋರದೆ ಗಡಿಯಿಲ್ಲವೆನಿಸಿತು. ರೈತರಲ್ಲಿ ಕೆಲವರನ್ನು ಆಳು ಹಚ್ಚಿ ಬಲಾತ್ಮಾರದಿಂದ ವಾಡೆಗೆ ಕರೆಸಿದ. ತನ್ನ ಪರವಾನಗಿ ಇಲ್ಲದೆ ಜಾಗೀರಿಯ ಭೂಮಿಯಲ್ಲಿ ಗಡಗಳನ್ನು ಕಡಿದದ್ದಕ್ಕಾಗಿ ಖಿಟ್ಟೆ ಹಾಕುವದಾಗಿ ಬೆದರಿಸಿದನು. ಇಲ್ಲಿಯವರೆಗೆ ಭೂಮಿಯ ಕಬುಲಾಯತಿಗಳೆಲ್ಲ ತನ್ನ ಹೆಸರಿನಲ್ಲೇ ಇಲ್ಲವೇ? ಅದರ ಬಲದ ಮೇಲೆ ತಾನು ಏನು ಬೇಕಾದರೂ ಮಾಡಬಹುದೆಂದು ಸೂಚಿಸಿದ. ಕಬುಲಾಯತಿಯನ್ನು ತನ್ನ ಹೆಸರಿನಲ್ಲಿ ಬರೆದುಕೊಡದಿದ್ದರೆ ಬೇರೆಯವರಿಗೆ ಭೂಮಿಯನ್ನು ಸಾಗಮಾಡಲು ಕೊಡುವದಾಗಿ ಬೆದರಿಕೆ ಹಾಕಿದ. ಇದನ್ನು ಕೇಳಿದ ರೈತರಲ್ಲಿ ಮತ್ತೆ ಗಲಿಬಿಲಿ ಉಂಟಾಯಿತು. ಕೆಲವರು ಶೇಷಪ್ಪನಲ್ಲಿ ಸಲಹೆ ಪಡೆಯಲು ಓಡಿದರು. ಅವನ ಮಾತು ಕೇಳಿದಾಗ ತಾವು ಹಿಡಿದ ದಾರಿ ತಪ್ಪೆಂದು ಅವರಿಗೆ ಹೊಳೆಯಿತು. ಯಾವುದಕ್ಕೂ ನಂಬದಂತಾಯಿತು. ವಾಡೆಯಲ್ಲಿಯ ರಾಜಕೀಯ ಪ್ರಕರಣಗಳ ಮೇಲೆಯೇ ಅವರ ಹಿಡಿ ಅನ್ನದ ಸಮಸ್ಯೆ ಅವಲಂಬಿಸಿತ್ತು.

ಇದೆಲ್ಲದರ ಪರಿಣಾಮ ಪಾದಳ್ಯಾಯ ಭೂಮಿಯ ಮೇಲೆಯೇ ಆಯಿತೆನ್ನಬಹುದು. ಪಾದಳ್ಯಾಯ ಭೂಮಿಗಳಲ್ಲಿ ಮೂರರಲ್ಲಿಂದು ಭಾಗ ಜಾಗೀರದಾರರದು, ಇನ್ನೂಂದು ಭಾಗ ಗೌಡರದು. ಉಳಿದ ಒಂದು ಭಾಗ

ಶ್ಯಾಮಭೋಗ ಹಾಗೂ ರೈತರದು. ಲಿಂಗಪ್ಪನ ವಾರಸ ಪ್ರಕರಣದ ತಕರಾರಿನ ಸಲುವಾಗಿ ಗೌಡ ಹೊಲಗಳಲ್ಲಿ ಕುಂಟಿ ಹೋಗಿರಲ್ಲಿ, ಯಾರಿಗೆ ಕಬುಲಾಯತಿ ಕೆಂಡಬೇಕೆಂಬ ಸಂಶಯದಲ್ಲಿ ರೈತರು ಮುಖಗಿಧ್ವರಿಂದ ಜಾಗೀರದಾರರ ಭೂಮಿಯಲ್ಲಿಯೂ ಹರಗಿರಲ್ಲಿ. ಪಾದ್ಭ್ಯಾಯ ಸುತ್ತಮುತ್ತಲಿನ ಹೊಲಗಳೆಲ್ಲ ಬಿಸಿಲು ತಿನ್ನುತ್ತೆ ಕೇಳುವವರಿಲ್ಲದೆ ಬಿದ್ದಿದ್ದವು. ರೋಹಿಣಿ ಮಂಟಪ ಕಟ್ಟಿ ವ್ಯಧಿವಾಗಿ ಆಸೆ ತೋರಿಸಿ ಹೋಯಿತು. ಮೃಗ ಹೂಡಿತು. ತೆಳುಮೋಡ ಆಕಾಶದಲ್ಲಿ ಕೂಡಿಕೊಂಡವು. ಜಡಿಮಳೆ ಪ್ರಾರಂಭವಾಯಿತು; ಪಡುಗಾಳಿಯ ತಂಪು ಹನಿ ಜಲ್ಲಿದಂತಾಗಿ ಭೂಮಿಯ ಕೆನ್ನೆ ನವರೇರಿತು. ಕಂಡಲ್ಲೆಲ್ಲ ನೆಲ ಹಸಿರು ಮುರಿಯತೋಡಗಿತು. ಕಾರಹುಣ್ಣಿವೆ ಬಂದಿತು. ಹದಗಾಲದ ರಹಸ್ಯ ಸಂದೇಶವನ್ನು ಭೂಮಿಯಲ್ಲಿ ಉಸಿರಿತು. ನೆಲ ಒಡಮುರಿದ್ದಿದ್ದವು; ಆಕಳಿಸಿತು; ಕಣ್ಣ ತೆರೆಯಿತು. ಆದರೆ ಮನುಷ್ಯನ ಕಾದಾಟಗಳಲ್ಲಿ ನೆಲ ಸೇರೆಯಾಗಿತ್ತು. ಮುಗಿಲು ಕರೆದರೂ ಭೂಮಿಗೆ ಬಿಡುಗಡೆಯಾಗಲಿಲ್ಲ. ಸಾಗುಮಾಡಬೇಕಾದ ಭೂಮಿ ಬಂಜೆ-ನೆಲವಾಗಿ ಮರುಗಚೊಡಗಿತು.

ಇದೇ ಹೋತ್ತಿಗೆ ಮಹಾರಾಜರ ಹೆಸರಿನಲ್ಲಿ ಜಾಗೀರಿನ ಹೊಲಗಳೆಲ್ಲ ದಾವಿಲಾದ ಬಗ್ಗೆ ಕಲೆಕ್ಕರಿಂದ ಹುಕುಮು ಬಂದಿತು. ಆ ಸುದ್ದಿಯನ್ನು ಕೇಳಿದವನೇ ಶ್ಯಾಮರಾಯ ಎಲ್ಲ ರೈತರನ್ನೂ ಕರೆಸಿ ತಿಳಿಹೇಳಿದನು. ಲಕ್ಷ್ಮೀಭಾಯಿಯವರು ರಾಜೇನಾಮೆ-ಕಬುಲಾಯತಿಯನ್ನು ಕೊಟ್ಟಿದ್ದರಿಂದ ವಾಡೆ ಮಹಾರಾಜರಾಯಿತು. ನಾಳೆ ಕಾರಹುಣ್ಣಿವೆಯಲ್ಲಿ ಎತ್ತು ಕರಿಹರಿಯುವದು ಜಾಗೀರದಾರರ ಹಕ್ಕು. ವಾಡೆಯಿಂದ ಎತ್ತಗಳನ್ನೂ ಯ್ಯಾ ಅಗಸೆಯಲ್ಲಿ ಕರಿಹರಿದ ಬಳಿಕ, ತಿರುಗಿ ವಾಡೆಗೆ ಅಪುಗಳು ಬಂದು ನಿಲ್ಲಬೇಕು. ಇದಕ್ಕಾಗಿ ವಾಡೆಯ ಕಬಜಾ ಪಡೆಯುವದು ಅಗತ್ಯ.

ಶ್ಯಾಮರಾಯನ ಮಾತಿನಿಂದ ರೈತರಿಲ್ಲ ಹುರುಪುಗೊಂಡರು. ತಮ್ಮ ಬಿಡುಗಡೆಯ ಕಾಲ ಒಮ್ಮೆ ಬಂದಿತಂತೆನಿಸಿತು. ರೈತರ ಹಿಂಡು ವಾಡೆಯ ಕಬಜಾ ಪಡೆಯಲು ವಾಡೆಯ ಕಡೆಗೇ ನಡೆಯಿತು. ಈ ಸುದ್ದಿ ಕೇಳಿದ ಹೊಲಗೇರಿಯವರು ಅವರನ್ನು ಹಿಂಬಾಲಿಸಿದರು. ಎತ್ತಿನ ಗೋದಲೆಯನ್ನು ಸಾರಿಸಿ ಶಿಫಾರಸು ಪಡೆಯುವ ಹೊತ್ತು ಬಂದಾಗ ತಾವೇಕೆ ಹಿಂದೆ ಬೀಳಬೇಕೆಂಬ ವಿಚಾರ ಅವರನ್ನು ವಾಡೆಗೆ ಎಳೆದು ತಂದಿತ್ತು.

ಜಾಗೀರದಾರರ ಹಿರಿ ಕಮತಿಗ ಇಮಾಮಸಾಹೇಬ ಆರಡಿ ಎತ್ತರದ ಆಜಾನುಭಾಮು ಆಳು. ಕಾಲಲ್ಲಿಯ ಜಿರಿಜಿರ ಕೆರವುಗಳನ್ನು ಬೇಕೆಂದೇ ಸಪ್ಪು

ಮಾಡುತ್ತ, ಪಡಗಾದ ಶಮನನ್ನು ಹಿಂದಿನಿಂದ ಮುಂದೆ ಚಿಮ್ಮೆಕೊಂಡು ವಾಡೆಯಲ್ಲಿ ಕಾಲಿಟ್ಟ, ಧಾರೆಯಲ್ಲಿ ಕಟ್ಟಿದ ಎಮ್ಮೆ-ಆಕಳುಗಳನ್ನು ಒಂದೊಂದಾಗಿ ಬಿಂಜಿ ಹೊರಗೆ ಅಟ್ಟಿದ. ತನ್ನ ಜೋತೆಗೆ ಬಂದವರನ್ನುದ್ದೇಶಿಸಿ “ಲೇ ಧಾರೆ ಹಾಸನ ಮಾಡಾಕ ಗಡಾನ ಬರಿ, ಒಳ ಗ್ರಾಮಿ ಹೊರ ಗ್ರಾಮಿ ಸಾರಸಾಕ ಹೊಲ್ಯಾರಿಗೆ ಹೇಳಿ” ಎಂದು ಪಾದಳ್ಯಗೇ ಕೇಳಿಸುವಂತೆ ಗುಡುಗಿದ.

ಒಳಗಿದ್ದ ಬಾಪೂಸಾಹೇಬು ಈ ಗುಡುಗನ್ನು ಕೇಳಿ ದಿಗಿಲುಗೊಂಡು ಪಡಸಾಲೆಗೆ ಬಂದ. ಧಾರೆಯಿಂದ ದನಗಳೆಲ್ಲ ಹೊರಗೆ ಹೋಗುತ್ತಿರುವುದನ್ನು ಕಂಡು ಸಂತಪ್ತನಾದ. “ಯಾರಲೇ ಅವರು ದನಾ ಯಾಕ ಹೊರಗ ಅಟ್ಟಿರಿ?” ಎಂದು ಆಭಿಷರಿಸಿದ. ಇಮಾಮಸಾಹೇಬು ಅವನ ಮುಂದೆ ಬಂದು ನಿಂತು. ಬಗ್ಗೆ ಮುಜುರೆಮಾಡಿ “ಧನ್ಯಾರ, ದನಾ ನಿಮ್ಮವರಿ. ಅವನ್ನು ಮನ್ಯಾಗ ಒಯ್ದು ಕಟ್ಟಿಗೋತ್ತಾ, ವಾಡೇ ಇನ್ನುಮ್ಯಾಗ ಮಹಾರಾಜರದು. ನಾವು ಅವರ ರೈತರು. ಹೊರಿನವರ ದನಾ ಇಲ್ಲಿರಬಾರದಂತ ಬಿಂಜಿ ಹೊರಗ ಹಾಕಾಕ ಹತ್ತಿಷ್ಟು” ಎಂದ.

“ವಾಡೆ ಮಹಾರಾಜರದಂತ ಯಾರ ಹೇಳಿತಾರ?”

“ಕಲೇಕಟರಸಾಹೇಬರ ಹುಕುಮು ಬಂದ್ಯೆತರಿ. ಲ್ಕ್ಷ್ಮೀಬಾಯಿ ಸಾಹೇಬರ ಅಸ್ತಿ ಎಲ್ಲಾ ಮಹಾರಾಜರಿಗೆ ಸೇರೇತಂತರಿ”

“ಯಾರವರು ನಿಮಗ ಹೇಳಿದವರು? ಲ್ಕ್ಷ್ಮೀಬಾಯಿಗೆ ಅಸ್ತಿ ವಿಲೇವಾಟ ಮಾಡಲಿಕ್ಕೆ ಅಧಿಕಾರನ ಇಲ್ಲ.”

“ಇತ್ತೋ ಇಲ್ಲೋ, ಕಲೇಕಟರಸಾಹೇಬರಿಗೇ ಗೊತ್ತಾರಿ. ಇಲ್ಲಾಂದರ ಹುಕುಮು ಹ್ಯಾಗ ಬರದಾರರಿ?” ಇಮಾಮ ಮಯಾದೆ ಏರಿಯೇ ಉತ್ತರ ಇತ್ತ. ಅಷ್ಟೇ ಅಲ್ಲ, ಪಾವಟಿಗೆ ಹತ್ತಿ ಪಡಸಾಲೆಯಲ್ಲಿಯೇ ಕಾಲಿಟ್ಟ. “ಖಿಬರದಾರ ಒಳಗ ಬಂದ್ಯಂದರ!” ಬಾಪೂಸಾಹೇಬು ಪ್ರತಿಭಟಿಸಿದ. ಸುತ್ತಮುತ್ತಲಿನ ತನ್ನ ಆಳುಗಳಿಗೆ “ಏನ ನೋಡತಿರ್ಲೋ, ಚಂಡು ಹಿಡು ಹೊರಗ ಹಾಕರಿ ಅವನ್ನು” ಎಂದು ಅಜ್ಞ ಮಾಡಿದ. ಒಬ್ಬ ಆಳೂ ನಿಂತಲ್ಲಿಂದ ಮಿಸುಕಲ್ಲಿ. ಬಾಪೂಸಾಹೇಬನ ಸಿಟ್ಟು ಕ್ಷಣಾರ್ಥದಲ್ಲಿ ಭಯವಾಗಿ ಪರಿಣಮಿಸಿತು. ಸಿಟ್ಟಿಗೋ ಹೆದರಿಕೆಗೋ ಅಂಶೂ ಕಾಲು ಥರಗುಟ್ಟಿ ನಡುಗುತ್ತಿದ್ದವು. ಇಮಾಮನಿಗೆ ಯಾವುದರ ಪರಿವೇಯೂ ಇರಲಿಲ್ಲ. ಆತ್ಮವಿಶ್ವಾಸದಿಂದ ಪಡಸಾಲೆಗೆ ಬಂದು ನಿಂತು ಆಳುಗಳಿಗೆ ಸನ್ನೆಮಾಡಿದ. ಪ್ರಸಂಗ ವಿಕೋಪಕ್ಕೆ ಹೋಗಬಹುದೆಂದು ಹೆದರಿ, ಹಿತ್ತಲಬಾಗಿಲಿನಿಂದ ಹೊರಗೋಡಿದ.

ಪುಣ್ಯಕ್ಷೇ ರತ್ನಾ ಯಶವಂತರಾಯನೊಡನೆ ತವರಿಗೆ ಹೋದವಳು ಇನ್ನೂ ಬಂದಿರಲ್ಲ. ಆಜುಕಾಳುಗಳಂತೂ ಯಾವಾಗಲೋ ಜನರ ಹಿಂಡನ್ನೇ ಸೇರಿಬಿಟ್ಟಿದ್ದರು. ಇಡೀವಾಡೆ ಕೈವಶವಾಯಿತು. ಜನರ ಆವೇಶ ಕ್ರಮವಾಗಿ ಹೆಚ್ಚಾಗುತ್ತಲೇ ಇತ್ತು. ವಾಡೆಯ ಪ್ರತಿಯೊಂದು ಹೋಣೆಯಲ್ಲಿಯೂ ಜನರು ನುಗ್ಗಿದರು. ಕೈಗೆ ಸಿಕ್ಕ ಸಾಮಾನುಗಳನ್ನೇತ್ತಿ ತಂದು ಹೋರಗೆ ಇಟ್ಟರು. ಸ್ವಲ್ಪ ಹೊತ್ತನಲ್ಲಿಯೇ ವಾಡೆಯ ಪಟಾಂಗಣವೆಲ್ಲ ಬೆಲೆಯುಳ್ಳ ಸಾಮಾನುಗಳಿಂದ ತುಂಬಿ ಹೋಯಿತು. ಮನೆಯೆಲ್ಲ ಬರಿದಾಯಿತು. ಕಲೆಕ್ಕರರ ಹುಕುಮು ಬಂದ ಸುದ್ದಿಯನ್ನು ಯಶವಂತರಾಯಿಗೆ ತಿಳಿಸಲೆಂದು ದಾದಾ ಅಜರಾಣಿಗೆ ಹೋಗಿದ್ದು. ಇಲ್ಲದಿದ್ದರೆ ಈ ಹಗಲ ದರೋಡೆಯಲ್ಲಿ ಅವನೂ ಭಾಗವಹಿಸುತ್ತಿದ್ದನೆಂದು ಕೆಲವರಾಡಿಕೊಳ್ಳುತ್ತೆ ಆ ಸಾಮಾನುಗಳನ್ನು ಆಸೆಗಳ್ಳಿಗಳಿಂದ ನೋಡುತ್ತೇ ನಿಂತಿದ್ದರೆ.

ಜಾಗೀರದಾರರ ರ್ಯಾತರು ವಾಡೆಯಲ್ಲಿ ನುಗ್ಗಿ ಬಾಪ್ರಾಸಾಹೇಬನನ್ನು ಓಡಿಸಿದರೆಂದು ವಾಲೀಕಾರ ಮಲ್ಲಪ್ಪ ಸುದ್ದಿ ಹೇಳಿದಾಗ ಶ್ಯಾಮರಾಯ ಉಂಟಕ್ಕೆ ಹುಳಿತಿದ್ದು. ಅದನ್ನು ಕೇಳಿ ಉಂಟ ಬಿಟ್ಟೇ ಎದ್ದು, ಓಡಿಬರಬೇಕಾಯಿತು. ವಾಡೆಯ ಪಟಾಂಗಣದಲ್ಲಿ ರಾಶಿಯಾಗಿ ಬಿದ್ದಿದ್ದ ವಸ್ತುಸಂಗ್ರಹವನ್ನು ನೋಡಿ ಅವನ ಎಡೆಯೋಡೆಯಿತು. ನಿಂತವರೆಲ್ಲ ಕೈಗೊಂದು ತೆಗೆದುಕೊಂಡು ಹೋದರೆ ಏನು ಗತಿ ಎಂದು ಹೆದರಿಕೆಯಂಟಾಯಿತು. ಆ ಸಾಮಾನುಗಳೆಲ್ಲ ಅಪಹರಿಸಲ್ಪಟ್ಟರೆ ಆ ಗುಸ್ಸೆಯ ಜವಾಬ್ದಾರಿಯೆಲ್ಲ ತನ್ನ ಮೇಲೆಯೇ! ಶ್ಯಾಮರಾಯ ಬಂದದ್ದನ್ನು ನೋಡಿ ಹೋರಗೇ ನಿಂತಿದ್ದ ಇಮಾಮ ಸಗವ್ ಹಾಸ್ಯದಿಂದ “ವಾಡೆ ಕಬಜಾಕ ಬಂತಲ್ಲಿ ಕುಲಕಣ್ಣಾರ್” ಎಂದು ಆತ್ಮಸುತ್ತಿಗೆ ತೋಡಿದ.

ಶ್ಯಾಮರಾಯನ ಹುಬ್ಬಿ ಗಂಟಿಕ್ಕಿಂದವು, “ಭಲೋ ಮಾಡಿದಿರಿ. ಸಾಮಾನೆಲ್ಲ ಹೋರಗ ತಂದಿಡಂತ ಯಾರು ಹೇಳಿದರೋ ನಿಮಗೆ? ಅವು ಯಾರವು ಅಂತ ತಿಳಿದೀರಿ? ಲಕ್ಷ್ಮೀಬಾಯಿಸಾಹೇಬರವು ಅವು. ವಾಡೆ ಮಹಾರಾಜರದಾತಂತ ನಿಮ್ಮ ಕೈಯಾಗ ಹಿರೇತನಾ ಬಂತೇನು? ಅವನ್ನೆಲ್ಲ ಮತ್ತೆ ಒಳಗೊಯ್ದು ಬಂದ ಕಾಣ್ಣಾಗ ಹಾಕರಿ. ಅದರೊಳಗೆ ಬಾಪ್ರಾಸಾಹೇಬರ ಸಾಮಾನೆಪ್ಪ ಅವ, ಅವನ್ನು-ಅವರಿಗೆ ಕೇಳಿ-ಗಾಡ್ಯಾಗ ಹೇರಿ ಅವರ ಉರಿಗೆ ಕಳಿಸಬೇಕು. ಬಾಪ್ರಾಸಾಹೇಬರು ನಮ್ಮ ಬಾಯಿಸಾಹೇಬರಿಗೆ ತಮ್ಮ ಆಗಬೇಕು, ಅವರ ಅಪಮಾನ ಆಗೂ ಹಾಂಗ ನಾ ಏನೂ ಮಾಡಗೊಡೊದಿಲ್ಲ ತಿಳಿತೇನು?” ಎಂದು ಅವರನ್ನೆಲ್ಲ ತುಡುರಿ, ಅಸ್ತುವ್ಯಸ್ತವಾಗಿ ಬಿದ್ದ ಸಾಮಾನುಗಳೆಲ್ಲವನ್ನು ಜೋಕೆಯಿಂದ ಒಳಗೆ ಇಡಿಸಿದನು.

ಓಣಿಯ ತುಂಬ ಈ ಮೋಜನ್ನು ನೋಡುತ್ತ ಬಿಕ್ಕು ಬಿಕ್ಕು ಹುಡುಗರು ನೇರೆದ್ದರು. ಕಟ್ಟಿಯ ಮೇಲೆ ಕುಳಿತ ಮುದುಕನೊಬ್ಬ ಅವರನ್ನು ಬೆದರಿಸಿ ಕಳಿಸುತ್ತಿದ್ದು. ಆ ಕೋಲಾಹಲಕ್ಕೆ ಜನರು ಒಬ್ಬೊಬ್ಬರಾಗಿ ಕೂಡಿದರು. ದೊಡ್ಡ ಗುಂಪೇ ಹೂಡಿ ಓಣಿ ಹಿಡಿಸದಾಯಿತು. ಮೊಟ್ಟಮೊದಲನೆಯ ಸಾರೆ ಜಾಗೀರದಾರ ಮನೆಯ ಸಾಮಾನುಗಳಿಲ್ಲ ಸೂರ್ಯನ ಬೆಳಕನ್ನು ಕಂಡದ್ದರಿಂದ ಜನಸಾಮಾನ್ಯರೂ ಕೂಡ ಅವುಗಳನ್ನು ನೋಡುವಂತಾಯಿತು.

೭೯

ಮರುದಿನವೇ ಕಾರುಹುಣ್ಣಿಮೆ. ಬಯಲುಸೀಮೆಯ ಎಲ್ಲ ಹೆಚ್ಚಳಲ್ಲಿಯಂತೆ ಪಾದಳ್ಳಿಯಲ್ಲಿಯೂ ಈ ಹಬ್ಬಕ್ಕೆ ಎಂದಿಲ್ಲದ ಉತ್ತಾಹ. ನಿಜವಾಗಿ ನೋಡಿದರೆ ಈ ವರ್ಷ ಭೂಮಿಯೆಲ್ಲ ಸಾಗುವಾಡದ ಬಿದ್ದಿತ್ತು; ಉಂಟಾಗಿ ವಾತಾವರಣ ಸರಿಯಾಗಿರಲಿಲ್ಲ. ಅದರೆ ಜನರ ಉತ್ತಪ್ಪಿಯತೆ. ಅದಕ್ಕೂ ಹೆಚ್ಚಾಗಿ ಈ ವರ್ಷ ಹಂಟ್ಟಿದ ಈಷ್ಟ್ ಕಾರುಹುಣ್ಣಿವೆಯು ಆಚರಣೆಗೊಂದು ಬಣ್ಣಾವಿಟ್ಟಷ್ಟು. ಶಂಕರಪ್ಪಗೌಡರಿದ್ದಾಗ ಅವರ ಎತ್ತುಗಳ ಮೆರವಣಿಗೇ ಉರೇ ಬಂದು ನೋಡುವಂತಿರುತ್ತಿತ್ತು. ಈ ವರ್ಷವೂ ಆ ಸಂಪದಾಯ ಮುರಿಯಬಾರದೆಂದು ಗೌಡಿತಿಯ ಆಸೆ. ಉರಿಗೇ ದೊಡ್ಡ ಮೆರವಣಿಗೆ ತೆಗೆಸುವುದು ಗೌಡರ ಮನೆತನದ ಆನುವಂಶಿಕ ಸೋತ್ತು. ಆದ್ದರಿಂದ ಈ ವರ್ಷ ಗೌಡರ ಮನೆಯಲ್ಲಿ ಮೆರವಣಿಗೆಯ ತಯಾರಿ ಜೋರಿನಿಂದ ನಡೆದಿತ್ತು. ಜಾಗೀರದಾರರ ರೈತರು ತಮ್ಮ ಎತ್ತುಗಳನ್ನೆಲ್ಲ ಕೂಡಿಸಿ, ಅವು ಜಾಗೀರದಾರರ ಅದೇಕೆ ಮಹಾರಾಜರ ಎತ್ತುಗಳಿಗೆ ಉಚಿತವೆನಿಸುವಂಥ ಮೆರವಣಿಗೆ ತೆಗೆಯುವ ಸಿದ್ಧತೆ ಮಾಡಲು ಪಟ್ಟೀ ಕೂಡಿಸಿದ್ದರು. ನಾರಿನ ಹಗ್ಗವನ್ನು ಹೊಸೆದೂ ಹೊಸೆದೂ ಪ್ರತಿಯೊಬ್ಬ ರೈತನ ಹಂಡತಿಯ ಕ್ಯಾಗಳೂ ದಡ್ಡ ಬಿದ್ದಿದ್ದವು. ನಮ್ಮ ಜನ್ಮದಲ್ಲಿಯೇ ಎಂದೂ ಕಾಣಿದ್ದ ಬೆಳ್ಳಿ-ಬಂಗಾರದ ಕೊಂಬುಚೇರುಗಳನ್ನೂ ಜರತಾರಿಯ ಜೂಲಗಳನ್ನೂ ರೈತರ ಎತ್ತುಗಳು ಕಾಣುವಂತಾಯಿತು, ಈ ಸಿದ್ಧತೆಯನ್ನೆಲ್ಲ ನೋಡಿದ ಗೌಡರ ಪರಿವಾರದವರು ತಮ್ಮ ಎತ್ತುಗಳ ಮೆರವಣಿಗೆ ಇದಕ್ಕೂ ಏಗಿಲಾಗಿರಬೇಕೆಂದು ಹೆಚ್ಚಿನ ತೋಟ್ಟರು.

ಗೌಡರ ಮನೆತನದ ಮೆರವಣಿಗೆ ಪ್ರತಿವರ್ಷವೂ ವೈಭವದಿಂದ ನಡೆಯುತ್ತಿರುವುದರಿಂದ, ಪಾದಳ್ಳಿಗೆ ಹೆಸರಾದ ಸನಾಯ ಮೇಳದವರು ಅದಕ್ಕೆ

ಬರುವದು ಮಾಮೂಲಾಗಿ ಹೋಗಿತ್ತು. ಜಾಗೀರದಾರರ ರೈತರ ಮೆರವಣಿಗೆ ಮೇಳದವರು ಹೋಗದಂತೆ ಅವರಿಗೆ ಎರಡು ವರ್ಷದಷ್ಟು ಬಿದಾಗಿ ಕೊಡುವದಾಗಿ ಗೌಡರ ಪರಿವಾರದವರು ಕಣ್ಣಾಜ್ಞೆ ಮಾಡಿದ್ದರು. ಅಯಿತ ಹೋತ್ತಿಗೆ ಮಹಾರಾಜರ ರೈತರೇಕೆ, ಸ್ವತಃ ಮಹಾರಾಜರೇ ಕೇಳಿದರೂ ಸನಾಯಿ ಮೇಳದವರು ದೊರೆಯುವದು ಸಾಧ್ಯವಿರಲಿಲ್ಲ. ಅಂದ ಮೇಲೆ ತಾವು ತೆಗೆಯುವ ಮೆರವಣಿಗೆ ಗೌಡರ ಮೆರವಣಿಗೆಗಿಂತ ಸಪ್ಪಗಾದರೆ ಏನು ಗತಿಯೆಂದು ರೈತರೆಲ್ಲರ ಚಿಂತೆ. ಅದಕ್ಕಾಗಿ ಅವರು ಮೆರವಣಿಗೆ ಹೊರಡಿಸುವ ವಿಚಾರವನ್ನೇ ಬಿಟ್ಟು ಕೊಟ್ಟರು. ಆದರೆ ಮೆರವಣಿಗೆಯ ಮುಂದೆ ನೇಲ ಬಿರಿಯುವಂತೆ ಕುಣಿಯಲು ಸಿದ್ಧರಾಗಿದ್ದ ತರುಣರ ತಂಡವು ಹತಾಶವಾಗಿ ಗೌಡರ ಎತ್ತಗಳ ಮುಂದೆಯೇ ಕುಣಿದು ತಮ್ಮ ಉತ್ಸಾಹವನ್ನು ತೀರಿಸಿಕೊಳ್ಳಬೇಕಾಯಿತು.

ಗೌಡರ ಎತ್ತಗಳ ಮೆರವಣಿಗೆ ಈ ವರ್ಷ ಅಪೂರ್ವವಾಗಿತ್ತೆಂದು ಜನರಾಡಿಕೊಳ್ಳುವಂತಾಯಿತು. ಬೆಳ್ಳಿ-ಬಂಗಾರದ ಕೊಂಬುಚೇರುಗಳನ್ನು ಧರಿಸಿಕೊಂಡು, ಬಣ್ಣಬಣ್ಣಿದ ಹೀತಾಂಬರಗಳನ್ನೇ ಹೊದ್ದುಕೊಂಡು ಸಾಲಾಗಿ ಜೋಡಿತ್ತಗಳು ಸೋಕ್ಕಿನಿಂದ ನಡೆದಾಗ ಮುದುವೆಯ ಮೆರವಣಿಗೆಯನ್ನೇ ಕಂಡಂತೆನಿಸಿತು. ದಾರಿಯ ಗುಂಟ ಸೂರೆಯಾದ ಚುರಮರಿಯ ಕಾಳುಗಳು ರಾಶಿರಾಶಿಯಾಗಿ ಬಿಡ್ಡಿದ್ದವು.

ಸನಾಯಿ ಮೇಳದ ಲಯದೊಂದಿಗೆ ಹೆಮ್ಮೆಯ ಹೆಚ್ಚೆಹಾಕುತ್ತ ಎತ್ತಗಳು ನಡೆದಿರುವಾಗ, ಅದರ ಅಪೂರ್ವ ವೈಭವವನ್ನೆಲ್ಲ ನೋಡಿ ಅಭಿಮಾನ ತುಂಬಿಬಂದ ಗೌಡರ ಪರಿವಾರದವರ ತಲೆಯಲ್ಲಿ ಇನ್ನೊಂದು ವಿಚಾರವೂ ಸುಳಿದುಹೋಯಿತು. ತಮ್ಮ ಎತ್ತಗಳನ್ನೇ ಈ ವರ್ಷ ಕರಿಹರಿಯಬೇಕೆಂದು ಒಳಗಿಂದೋಳಗೇ ಅವರ ನಿರ್ಧಾರ ಬಲಿಯಿತು. ಈ ವಿಚಾದಿಂದ ಮೆರವಣಿಗೆಯಲ್ಲಿ ಸೇರಿದ ಜನರಿಗೆಲ್ಲ ಹೊಸ ಉತ್ಸಾಹ ಬಂದಂತಾಯಿತು. ಹಲಗೆಯ ಸಪ್ಪಳ ಖಿಣ ಖಿಣವೆಂದು ಏಡಿಯುವಂತೆ ಅವರ ಭಾವನೆಗೆ ಒಮ್ಮೆಲೇ ತೀವ್ರತೆ ಬಂತು.

ಇದಕ್ಕೆ ಕಾರಣವಿಲ್ಲದಿರಲಿಲ್ಲ. ಸಾಮಾನ್ಯವಾಗಿ ಬ್ಯಾಲುಸೀಮೆಯ ಎಲ್ಲ ಹಳ್ಳಿಗಳಲ್ಲಿಯೂ ಗೌಡರ ಎತ್ತಗಳನ್ನೇ ಕರಿಹರಿಯುವದು ವಾಡಿಕೆ. ಆದರೆ ಪಾದಳ್ಳಿ ಮೊದಲು ಸಂಸ್ಥಾನವಿದ್ದ ಈಗ ಜಾಗೀರದಾರರ ಹಳ್ಳಿಯಾದುದರಿಂದ, ಅವರ ಎತ್ತಗಳನ್ನೇ ಕರಿಹರಿಯುವದು ಪರಂಪರೆಯಿಂದ ನಡೆದು ಬಂದಿತ್ತು. ರಾಜೋಜಿರಾಯರ ಮರಣದ ನಂತರ ಶಂಕರಪ್ಪಗೌಡರು ಈ ಮಾನವನ್ನು ತನ್ನ ಮನೆತನಕ್ಕೇ ಎತ್ತಿಹಾಕಲು ಹೊಂಚು ನಡೆಸಿದ್ದರು. ಆದರೆ ಲಕ್ಷ್ಮೀಬಾಯಿ

ಪ್ರಸಂಗಾವಧಾನದಿಂದ ವಾಡೆಯ ಮಾನ-ಪಾನ ವಾಡೆಗೇ ಸಲ್ಲಬೇಕೆಂದು ರೈತರಿಗೆ ಶೈರಿಪಿಸಿದ್ದರಿಂದ ಅಗಸೆಯ ಮುಂದೆ ದೊಡ್ಡ ಹೋರಾಟವಾಗಿ ಗೌಡರ ಯೋಜನೆ ಖಿಫಲವಾಗಿತ್ತು.

ಈ ವರ್ಷ ವಾಡೆ ಬರಿದಾಗಿತ್ತು ಅದನ್ನು ಕಾಯಲು ಪ್ರತಿಭಟಿಸುವವರು ಕೂಡ ಯಾರೂ ಇರಲಿಲ್ಲ. ಒಂದು ದೃಷ್ಟಿಯಿಂದ ಜಾಗೀರದಾರರ ಮನೆನ ಸಂಪುಷ್ಟಕ್ಕೇ ಬಂದಿತ್ತೇಂದರೂ ಸಲ್ಲವಾದು. ಅಂದ ಮೇಲೆ ಬೇಕೆಯುತ್ತಿರುವ ಗೌಡರ ಮನೆನಕ್ಕೆ ಪಾದಳಿಯ ಈ ಮಾನ-ಪಾನ ಸಂದರೆ ಏನು ತಪ್ಪಿ? ಉರ ಉತ್ಸಾಹಿ ತರುಣರೆಲ್ಲ ಈ ಮೆರವಣಿಗೆಯಲ್ಲಿ ಬಾಗವಹಿಸಿದರು. ತಲೆಗೇರುವಂತೆ ಕುಡಿದ್ದರಿಂದ ದಣಿವಿನ ಎಚ್ಚರವಿಲ್ಲದೆ ಕುಣಿಯುತ್ತಿದ್ದರು. ಉತ್ಸಾಹದೊಡನೆ ಈ ವಿಚಾರವೂ ಸಂಪೂರ್ಣ ತಲೆಗೇರಿತು.

ಈಷ್ವರ್ ಮೆದಲಿನಿಂದಲೇ ಅವಕ್ಕವಾಗಿ ಇದ್ದೇ ಇತ್ತು. ಈಗ ಅದು ಸಿಡಿಯಲು ಒಂದು ಕಡಿಬೇಕಾಗಿತ್ತು ಅಷ್ಟೇ. ಇನ್ನೂ ಹೊತ್ತು ಮುಖುಗಿರಲಿಲ್ಲ. ಹಲಗೆಯ ಮಳದವರು ಜಾಗೀರದಾರ, ದೇಶಪಾಂಡ, ಗೌಡ, ಕುಲಕರ್ಮಿ ಮೊದಲಾದ ವಾನಕರಿಗಳ ವುನೆಗೆ ಹೋಗಿ ಮುಜುರೆಹೂಡೆದು, ಕರಿಹರಿಯುವದಕ್ಕೆಂದು ಅವರನ್ನೆಲ್ಲ ಚಾವಡಿಗೆ ಕರೆತಂದರು. ಕರಿಹರಿಯಲು ರೈತರ ಎರಡು ಕೆಂಪು ಬಿಳಿ ಎತ್ತುಗಳು ಸೋಕ್ಕಿನಿಂದ ಬೇವಿನ ದಂಡೆಯಿಂದಲಂಕೃತವಾಗಿ ನಿಂತಿದ್ದವು. ಇವರೆಡೂ ಎತ್ತುಗಳು ಇಬ್ಬರು ರೈತರವಾಗಿದ್ದವು. ರೈತರಲ್ಲಿ ಒಬ್ಬನು ಜಾಗೀರದಾರರ ಭೂಮಿಯನ್ನು ಸಾಗು ಮಾಡಿದವ' ಇನ್ನೊಬ್ಬಿಗೆ ಗೌಡ-ಕುಲಕರ್ಮಿಯರ ಭೂಮಿಯನ್ನು ಸಾಗು ಮಾಡಿದವನಾಗಿದ್ದನು. ವರ್ಷದಂತೆಯೇ ಜಾಗೀರದಾರರ ಎತ್ತನ್ನೇ ಕರಿಹರಿಯಲಾಗುತ್ತದೆಂಬ ಭಾವಹುಟ್ಟಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಪ್ರತಿವರ್ಷ ಎತ್ತುಗಳನ್ನು ಹಿಡಿಯುವವರೇ ಈ ವರ್ಷವೂ ಹಿಡಿದಿದ್ದರು. ಆದರೆ ಒಳಗಿಂದೊಳಗೆ ಹೊಂಚು ಬೇರೆಯಾಗಿತ್ತು. ಕರಿಹರಿದ ಮೇಲೆ ಎತ್ತುಗಳನ್ನು ವಾಡೆಗೆ ಒಯ್ಯಿದೆ ಗೌಡರ ಮನೆಗೆ ಸಾಗಿಸಬೇಕೆಂದು ಗುಟ್ಟಾಗಿ ಗೊತ್ತು ಮಾಡಲಾಗಿತ್ತು ಯಾರಿಗೂ ಅದರ ವಾಸನೆ ಕೂಡ ಬಡಿಯದಂತೆ ಎಚ್ಚರ ವಹಿಸಲಾಗಿತ್ತು. ಈಷ್ವರ್ ಒಳಗಿಂದೊಳಗೇ ಮನೆಯುತ್ತಿತ್ತು.

ಕಾರಮಣಿವೆಯ ಬಣಿವಿಲ್ಲದ ಸಂಜೆ ಪಡುವಣದಲ್ಲಿ ಹೇಗೋ ಮೂಡಿತು. ಕರಿಹರಿಯು ಎತ್ತುಗಳನ್ನು ಅಗಸೆಯಿಂದ ಒಂದರಷ್ಟು ಘಲಾರ್ಗಾಗು ಧಾರದ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಕರಿಹರಿದ ಎತ್ತು ಕೊಸರಿಗೊಂಡು ಓಡಿ

ಹೋದರೆ ಉರ ಕರಿ ಹೋಗುವದೆಂಬ ವಿಚಾರದಿಂದ, ಎತ್ತು ಓಡಿಬರುವ ದಾರಿಯಲ್ಲಿ ಏರಡೂ ಬದಿಗೆ ಸಾಲಾಗಿ ಜನರು ನಿಂತಿದ್ದರು. ಗದ್ದಲ ಉಕ್ಕಾತ್ತಿತ್ತು. ಏನೂ ಗೊಂದಲವಾಗದೆ, ಬಡಿದಾಟವಾಗದೆ ಕರಿಹರಿದು ಪಾರಾದರೆ ಸಾಕೆಂದು ಉರ ಹಿರಿಯರೆಲ್ಲ ಕಾತರದಿಂದ ನಿರೀಕ್ಷಿಸುತ್ತಿದ್ದರು. ಅದೇ ಹೋತ್ತಿಗೆ ಅಜರಾಣಿಗೆ ಹೋದ ದಾದಾ ತಿರುಗಿ ಬಂದು, ಚಾವಡಿಯಲ್ಲಿ ಹುಳಿತಿದ್ದ ಶ್ಯಾಮರಾಯ ಬಾಳಾಚಾರ್ಯರಿಗೆ ರಾಂ ರಾಂ ಮಾಡಿ ಕರಿಹರಿಯವದನ್ನು ನೋಡುತ್ತ ನಿಂತಿದ್ದ.

“ಹಾಂರ್‌ಹಾಂರ್‌ಕೇ-ಹೋ-ಹೋ-ಹೋ” ಎಂಬ ಅವರ ಉತ್ತಾಹಪ್ರದವಾದ ಕೇಕೆ, ಮೈಮೇಲೆ ಬೀಳುವ ಬಡಿಗೆಯ ಸಪ್ಪಳಕ್ಕೆ ಪ್ರೇರಿತವಾದ ಎತ್ತುಗಳು ಜೀವದ ಪರಿಪೆಯಲ್ಲದೆ ಓಡಿದ್ದು. ಅವುಗಳ ಖಿರದಿಂದೆದ್ದ ಧೂಳಿಯ ಮೋಡದಲ್ಲಿ, ಮಬ್ಬಿಗತ್ತಲಲ್ಲಿ ಅವನ್ನು ನೋಡುವದೇ ಅಸಾಧ್ಯವಾಯಿತು. ಚಿಗರೆಂಹೋಟದಿಂದ ಧಾವಿಸಿದ ಆ ವೇಗವನ್ನು ವೂತ್ತ ತಟ್ಟನೆ ಗುರುತಿಸಬಹುದಾಗಿತ್ತು. ಜನರ ಕೇಕೆ ಅವ್ಯಾಹತವಾಗಿ ನಡೆದೇ ಇತ್ತು. ಅಗಸೆಯ ಬಾಗಿಲಿಗೆ ಇಬ್ಬರು ಹಿಡಿದಿದ್ದ ಬೇವಿನ ತೊಪ್ಪಲದ ದಾರವನ್ನು ಹರಿದು ಎತ್ತುಗಳು ಹೊರ ನುಗ್ಗಿದ್ದು. ಜನರ ಮೈಯೆಲ್ಲ ಕಣ್ಣಾಗಿ ನೋಡುತ್ತಲೇ ಇದ್ದರು. ದೂರದಿಂದ ನೋಡುವವರೆಗೆ ಧೂಳಿಯ ಮೋಡದ ಹೋರತಾಗಿ ಬೇರೇನೂ ಕಾಣುತ್ತಿರಲಿಲ್ಲ. ಆಡಾಡುತ್ತ ಧೂಳಿಯ ಮೋಡ ಜಾಗೀರದಾರರ ಮನೆಯ ಕಡೆಗೆ ತಿರಗದೆ ಗೌಡರ ಮನೆಯ ಕಡೆಗೆ ತಿರುಗಿದ್ದನ್ನು ಕಂಡು ಎಲ್ಲರೂ ವಿಸ್ತೃಯದಿಂದ ಕಲ್ಲಾಗಿ ನಿಂತರು.

“ಕರಿ ವಾಡೆಕ್ಕೆ ತಿರಗಸ್ತೇಲ್ಲು” ಶ್ಯಾಮರಾಯ ಆ ಗದ್ದಲದಲ್ಲಿ ಎಲ್ಲರಿಗೂ ಕೇಳಿಸುವಂತೆ ಚಾವಡಿಯ ಕಟ್ಟೆಯಿಂದಲೇ ಕೂಗಿಕೊಂಡ. ಕ್ಷಣದಲ್ಲಿ ಜನರಲ್ಲಿಲ್ಲ ಹಾಹಾಕಾರವೆದ್ದಿತು. ಏನೂ ಮೋಸವಾಗಿದೆಯೆಂದನಿಸಿತು. ಬಡಿದಾಟಕ್ಕೆ ಪ್ರಸಂಗ ಹುಟ್ಟಿಕೊಂಡಿತೆಂದು ಉರ ಹಿರಿಯರು ಚಿಂತಾಮಗ್ನಾದರು. ಆದದ್ದು ಆಕ್ಸಿಕಪ್ರೋ, ಪೂರ್ವ ಯೋಚಿತಪ್ರೋ ತಿಳಿದುಕೊಳ್ಳಬೇಕಾಗಿತ್ತು. ಕಂಡವರೆಲ್ಲ ಕೂಗಿಕೊಂಡರು. ದಾದಾ ಚಾವಡಿಯ ಕಟ್ಟೆಯ ತುದಿಗೆ ನಿಂತುಕೊಂಡವನು ಟಣ್ಣನೇ ಕೆಳಗೆ ಹಾರಿ, ಚಾವಡಿಯ ಹಿಂದೆ ಹಾಯ್ದು, ಗೌಡರ ಮನೆಯ ದಾರಿಯಲ್ಲಿ ಎತ್ತುಗಳಿಗೆದುರಾಗಿ ನಿಂತುಕೊಂಡು, ಎತ್ತನ್ನು ಹಿಡಿದವನ ಕ್ಯಾಯಿಂದ ಹಗ್ಗವನ್ನು ಕಸಿದುಕೊಳ್ಳಲು ಎತ್ತುಗಳಿಗೆದುರಾಗಿ ನಿಂತುಕೊಂಡು, ಎತ್ತನ್ನು ಹಿಡಿದವನ ಕ್ಯಾಯಿಂದ ಹಗ್ಗವನ್ನು ಕಸಿದುಕೊಳ್ಳಲು ಕೈ ಚಾಚಿದ. ಅವನ ಕೈಗೆ ಬೀಸು-ಬಿದಿರಿನ ಏಟೊಂದು ಬಿತ್ತು. ಇದೇ ಹೋತ್ತಿಗೆ ದಾದಾನ ಹಿಂದೆಯೇ ಓಡಿ ಬಂದ

ಜನರು ಗುಂಪುಗೂಡಿದ್ದರಿಂದ ದಾರಿ ಕಟ್ಟಾಗಿ ಎತ್ತುಗಳು ಮುಸುಗುಡುತ್ತ ನಿಂತಲ್ಲಿಯೇ ನಿಂತವು.

ಗುಂಪಿನ ಭಾವನೆಗೆ ತೀವ್ರವಾದ ಉಕ್ಕು ಬಂದು, ನಡೆಯುವ ಶ್ರಯಾವ್ಯಾಪರವೆಲ್ಲ ನಿದ್ದೆಯ ಬೊಗರೆಯ ಬೆನ್ನನ್ನೇರಿದಂತೆ ಕಂಡಿತು. ಮುಂಗೈಗೆ ಎಲುಬು ಮುರಿಯವಂತೆ ಪೆಟ್ಟಿ ಬಿದ್ದಿದ್ದರೂ ದಾದಾ ಅಳುಕಲ್ಲ. ಇನ್ನೊಂದು ಕ್ಯಾಯಿಂದ ವ್ಯೋಳಗಿನ ಕಸುವನ್ನೆಲ್ಲ ಹಾಕಿ, ಹಗ್ಗಿ ಹಿಡಿದವನ ಕೆನ್ನೆಗೊಂದು ಏಟನ್ನು ಬೀಸಿದ. ಅವನು ನಿಂತಲ್ಲಿಯೇ ತತ್ತರಿಸಿ, ಕಿವಿಯನ್ನು ಹಿಡಿದುಕೊಂಡು ಮುಗ್ಗರಿಸಿ ಕೆಳಗೆ ಬಿಡ್ಡ. ಆಗ ಅವನ ಕ್ಯಾಯೋಳಗಿಂದ ಹಗ್ಗವನ್ನು ತೆಗೆದುಕೊಂಡು, ಅದೇ ಹಗ್ಗದ ತುದಿಯಿಂದ ಇನ್ನೊಳ್ಳಬ್ಬಿಗೆ ದಾದಾ ಬೀಸಿ ಹೊಡೆದ. ಅವನು ಹಗ್ಗವನ್ನು ಬಿಟ್ಟುಕೊಟ್ಟು ದಾದಾನ ಮೇಲೆ ಏರಿ ಬಂದ. ದಾದಾ ಅವನ ಎದೆ ದೂಡಿದಾಗ ಅವನೂ ದೊಪ್ಪನೆ ಕೆಳಗೆ ಬಿಡ್ಡ. ಎರಡೂ ಎತ್ತಿನ ಹಗ್ಗಗಳು ದಾದಾನ ಕ್ಯಾವಶವಾದವು. “ಎದೀ ಇದ್ದವರು ಎತ್ತಿನ ಸನೇಕ ಹಾಯರೆಲೆ!” ಎಂದು ಗುಡುಗು ಹಾಕಿ ದಾದಾ ಎತ್ತುಗಳನ್ನು ಮತ್ತೆ ಚಾವಡಿಯ ಕಡೆಗೇ ತಿರುಗಿಸಿದ.

ಆದರೆ ಅಲ್ಲಿಯೇ ಇನ್ನೊಂದು ತೊಡಕು. ದಾದಾನ ಗರಡಿಮನೆಯ ಗೆಳೆಯರು ಕರಿಹರಿಯುವದರಲ್ಲಿ ಆಸ್ಥೆಯಿಂದ ಭಾಗವಹಿಸಿದ್ದರು. ಗೌಡರ ಮನೆಗೆ ಕರಿಹರಿಯುವ ಎತ್ತುಗಳನ್ನು ಮುಟ್ಟಿಸುವ ಹೊಣೆನ್ನು ಅವರು ಹೊತ್ತಿದ್ದರು. ಆದರೆ ದಾದಾನ ವಿರುದ್ಧ ನಿಂತು ಪ್ರತಿಭಟಸುವ ದೃಂಬವಾಗಲಿ, ಮನಸ್ಸಾಗಲಿ ಅವರಿಗಿರಲಿಲ್ಲ. ದಾದಾ ಎತ್ತನ್ನು ತಿರುಗಿಸಿದೊಡನೆ ಕೊಡಿದ ಜನರೆಲ್ಲ ಓಡಿಬಂದು ಅವನ ಬೆನ್ನನ್ನು ಬೇರೆ ಚಪ್ಪರಿಸಿದ್ದರು. ಗೌಡರ ಮನೆಯವರು ಹೂಡಿದ ಒಳಸಂಚಿನ ಅರಿವು ಅವರಾರಿಗೂ ಇರಲಿಲ್ಲ.

ದಾದಾ ಎತ್ತುಗಳನ್ನು ತಿರುಗಿಸಿದ್ದನ್ನು ನೋಡಿ ಗೌಡರ ಪರಿವಾರದವರೆಲ್ಲ ಹತಾಶರಾದರು. ಗೌಡರ ಮನೆಯಲ್ಲಿಯೇ ಉಂಡು ತಿಂದು ಯಾವಾಗಲೂ ಆ ಮನೆತನದ ಸೆರವಾಗಿರುವ ದಾದಾ ತಿರುಗಿ ಬಿಡ್ಡನಲ್ಲ ಎಂದು ಒಳಗಿಂದೊಳಗೆ ಹಲ್ಲು ಮಸೆದರು. ಆದರೆ ಜನರ ಬೆಂಬಲ ದಾದಾನಿಗಾಗಿತ್ತು. ಅವನನ್ನು ಪ್ರತಿಭಟಸಿ ಬಧುಕುವ ಸಾಮಧ್ಯವೂ ಯಾರಲ್ಲಿಯೂ ಇರಲಿಲ್ಲ. ಇನ್ನೇನು ಉಪಾಯ ಮೂಡಬೇಕೆಂದು ಅವರು ಆಲೋಚನೆಯಲ್ಲಿರುವಾಗಲೇ ಎತ್ತುಗಳು ಬರದಿಂದ ಓಡಿ ವಾಡನ್ನು ಸೇರಿದವು. ಗೌಡರ ಕರಿಹರಿಯಬೇಕೆಂದು ಒಳಸಂಚು ಹೂಡಿದವರ ಮುಖಿ ಹಂಚಿನಂತಾಗಿ ಅವರೆಲ್ಲ ತಮ್ಮ ಮನೆಯ ದಾರಿ ಹಿಡಿದ್ದರು. ಶ್ಯಾಮರಾಯ

ಮೊದಲೇ ವಾಡೆಗೆ ಹೋಗಿ ಎತ್ತಗಳು ಬಂದೊಡನೆ ತನ್ನ ಹೆಂಡತಿಯಿಂದ ಅವುಗಲಿಗೆ ಆರತಿ ಮಾಡಿಸಿದ. ವಾಡೆ ಮತ್ತು ಜಾಗಿರದಾರರ ವೈಭವದಿಂದ ತುಂಬಿದಪ್ಪ ಅವನಿಗೆ ಸಂಕೋಷಿಸಾಯಿತು. ಪರಂಪರೆ ಸುಸೂತ್ರಮಾಗಿ ಸಾಗಿತ್ತಲು ಎಂದು ಎಲ್ಲರಿಗೂ ಶ್ರವಿಯಾಯಿತು. ಅದು ಮುಗದ ಮೇಲೆ ದಾದಾ ವಾಡೆಯಿಂದ ಗೌಡರ ಮನೆಗೆ ಬಂದ.

ಗೌಡರ ಮನೆಯ ಮುಂಬಾಗಿಲನ್ನು ಶೋನ್ಯತೆ ಕವಿದ್ವೇಂದಿತ್ತು. ಕಚ್ಚೆಯ ಮೇಲೆ ಯಾರೂ ಇರಲಿಲ್ಲ. ಕರಿಹರದ ಎತ್ತಗಳು ತಮ್ಮ ಮನೆಗೆ ಬರುವುದನ್ನು ತಪ್ಪಿಸಿದ ದಾದಾನ ಮೇಲೆ ಪಾರ್ವತೀವ್ಯಾ ಗೌಡಿತಿಗೆ ಮಿತಿಮೀರಿದ ಸಿಟ್ಟು ಬಂದಿತ್ತು. ಆರತಿಗೆಂದು ಸಿದ್ಧವಾಗಿದದ ಕೆಳಸ, ಹೊತ್ತಿದ ನೀರಾಂಜನಗಳು ನಿರುಪಯುಕ್ತವಾದದ್ದರಿಂದ ಅವಳಿಗೆ ಸಂಕಟವೂ ಆಗಿತ್ತು. ದಾದಾ ಎದುರಿಗೇ ಬಂದು ನಿಂತರೂ ಅವಳು ಅವನ ಮುಖ ನೋಡಲು ಕೂಡ ಒಪ್ಪಲಿಲ್ಲ. ಮಾತನಾಡುವದಂತೂ ದೂರವೇ ಉಳಿಯಿತು. ದಾದಾ ಒಂದು ಕ್ಷಣಹೊತ್ತು ಕಲ್ಲಗೊಂಬೆಯಂತೆ ನಿಲ್ಲಬೇಕಾಯಿತು.

ಕಾರುಹುಣ್ಣಿಮೆಯ ಹಬ್ಬಿದೂಟ ಮಾಡಿ ಮರುದಿನ ಹೋಗಬೇಕೆಂದು ಯಶವಂತರಾಯರು ಆಗ್ರಹಪಡಿಸಿದ್ದರು. ಆದರೆ ದಾದಾನನ್ನು ಪಾದಳ್ಳಿಯ ಕರಿ ಒಂದೇ ಸವನೆ ಎಳೆಯತ್ತಿದ್ದದರಿಂದ ಅವನು ಅಲ್ಲಿರಲು ಒಪ್ಪಲಿಲ್ಲ. ಅಂದು ಬೆಳಗಿನಲ್ಲಿಯೇ ಅಜರಾಣಿಯನ್ನು ಬಿಟ್ಟ ಕರಿಹರಿಯುವ ಹೊತ್ತಿಗೆ ಪಾದಳ್ಳಿಗೆ ಬಂದಿದ್ದು. ನಾಲ್ಕುತ್ತು ಮ್ಯಾಲು ದಾರಿಯನ್ನು ನಡೆಯುತ್ತ ಬಂದದ್ದರಿಂದ ಅವನಿಗೆ ಅಯಾಸವೂ ಆಗಿತ್ತು. ಬೆಳಗಿನಿಂದಲೂ ಉಟವಾಗಿರಲಿಲ್ಲ. ಎತ್ತಗಳನ್ನು ತಿರುಗಿಸುವ ಅಸಾಮಾನ್ಯ ಸಾಹಸದಲ್ಲಿ ಹಸಿವನ್ನು ಮರೆತಿದ್ದರೂ, ಈಗ ಅದು ಸೇಡು ತೀರಿಸಿಕೊಳ್ಳುವವರಂತೆ ಅವನನ್ನು ಬಾಧಿಸುತ್ತಿತ್ತು. ಹೋಗಿಹುಣ್ಣಿಮೆಯಾದಂದಿನಿಂದ ಗೌಡರ ಪರಿವಾರದಲ್ಲಿ ಒಬ್ಬನಾಗಿ ಅಲ್ಲಿಯೇ ಉಂಡು ತಿಂದು, ಕಾವಲಿಗೆಂದು ಅಲ್ಲಿಯೇ ಮಲಗುತ್ತಿದ್ದ. ಈಗ ಗೌಡತಿಯ ಎದುರು ಬಂದು ನಿಂತಾಗ ಅವಳ ಉಪೇಕ್ಷೆ ರೂಪನ್ನು ಕಂಡು ಮುಖಿಭಂಗವಾದಂತಾಗಿ ದಾದಾ ಅರೆ ಸತ್ತಂತಾಗಿದ್ದು.

ಅಜರಾಣಿಗೆ ಯಶವಂತರಾಯನಲ್ಲಿಗೆ ಹೋಗಿ ಬಂದ ಸುದ್ದಿಯನ್ನೆಲ್ಲ ಹೇಳಬೇಕಾಗಿತ್ತು. ತನಗೆ ಒಪ್ಪಿಸಿದ ಕೆಲಸದ ವರದಿಯನ್ನೆಲ್ಲ ಅವಳಿಗೆ ಒಟ್ಟಿಸಬೇಕಾಗಿತ್ತು. ಈ ಆತುರದಲ್ಲಿಯೇ ಅಲ್ಲಿ ಬಂದು ನಿಂತಿದ್ದ ದಾದಾ. ಆದರೆ ಅವಳಿಂದಲೋ ಈ ಉಪೇಕ್ಷೆ ಏನು ತಪ್ಪ ಮಾಡಿರುವನೆಂಬುದೇ ಅವನಿಗೆ

ಶಿಳಿಯದಾಯಿತು. ದಾದಾನಿಗೆ ಏನು ಮಾಡಬೇಕೆಂಬುದೇ ಆ ನಿರಾಶೆಯಲ್ಲಿ ಶಿಳಿಯದಾಯಿತು. ಪಾರ್ವತೀವ್ವನ ಮನೆಯಲ್ಲಿಯೇ ಕುಳಿತು ಈ ತಿರಸ್ಕಾರವನ್ನು ಅನುಭವಿಸುವದು ಅವನಿಗೆ ಅಸಾಧ್ಯವೇನಿಸಿತು.

ದಾದಾ ಮೆಲ್ಲನೇ ಎದ್ದು “ಹಾಗಾರ ಬರತಿನಿ ಯವ್ವಾ” ಎಂದು ಹೇಳಿದರೂ ಕೂಡ ಪಾರ್ವತೀವ್ವ ಅವನಿಗೆ ತಡೆ ಎಂದಾಗಲಿ, ಉಂಟ ಮಾಡಿ ಹೋಗಿಂದಾಗಲಿ ಹೇಳುವ ಸೌಜನ್ಯ ತೋರಲಿಲ್ಲ. ಅವನ ಮುಖದ ಕಡೆಗೆ ಕೂಡ ನೋಡದೆ ಸುಮ್ಮನೆ ಗೋಣು ಹಾಕಿದಳು. ದಾದಾನಿಗೆ ನಿಲ್ಲಿಸಿ ಕೆನ್ನೆಗೆ ಹೊಡೆದಂತಾಯಿತು. ಮೃದುಭಾವನೆಗಳೆಲ್ಲ ಚೂರುಚೂರಾಗಿ ದಾದಾ ಮೆಲ್ಲನೇ ಗೌಡರ ಮನೆಯಿಂದ ಹೊರಬಿದ್ದು. ಇನ್ನು ಗೌಡರ ಮನೆ ಕೊನೆವರೆಗೆ ತನಗೆ ಎರವಾಯಿತಲ್ಲ ಎಂಬ ಭಾವನೆ ಅವನ ಮನಸ್ಸನ್ನು ಕದಡಿತು. ಸ್ವಷ್ಟವಾದ ವಿಚಾರಗಳಿಂದೂ ದಾದಾನ ತಲೆಯಲ್ಲಿ ಸುಳಿಯುತ್ತಿರಲಿಲ್ಲ. ಮನಸ್ಸಿಗೆ ತಾಂತಿಕ ಪೆಟ್ಟು ಶಾರೀರಿಕ ನೋವಿನಂತೆಯೇ ಅವನನ್ನು ಬಾಧಿಸುತ್ತಿತ್ತು.

ಎಲ್ಲಿಗೆ ಹೋಗಬೇಕೆಂಬುದು ಕೂಡಲೇ ಗೂತ್ತಾಗದೆ ದಾದಾ ಆಚಾರ್ಯರ ಮನಗೆ ಬಂದು ಅವರಿಗೆ ರಾಮ್ ರಾಮ್ ಮಾಡಿದ. ರಾತ್ರಿ ಎಂಟು ಗಂಟೆಯಾಗಲು ಬಂದಿತ್ತು. ಚಾವಡಿಯ ಸಂಭ್ರಮ ಮುಗಿಸಿಕೊಂಡು ಅದೇ ಆಚಾರ್ಯರು ಮನಗೆ ಬಂದಿದ್ದರು. ದಾದಾನನ್ನು ನೋಡಿ, ಮಂಬುಗ್ಗತಲೆಯಲ್ಲಿ ಒವ್ವೆಲ್ಲ ಕಂಡಿರಲಿಲ್ಲವೇನೋ, “ಯಾರು? ದಾದಾ ಏನು? ಬಾ, ಮ್ಯಾಲೆ ಬಾ” ಎಂದು ಆತ್ಮೀಯತೆಯಿಂದ ಕರೆದರು. ಕರಿಹರಿದ ಎತ್ತಗಳನ್ನು ದಾದಾ ಅಸಾಧ್ಯ ಪ್ರುಯತ್ತದಿಂದ ತಿರುಗಿಸಿ ವಾಡೆಗೊಂಯ್ದು ವುಟ್ಟಿಸಿದ್ದ ತವಾಗೆ ಸವಾಧಾನವಾಯಿತೆಂದು ಹೇಳಿದರು. “ಇದೇ ರೀತಿ ಪಾದಳ್ಳಿಯ ಮಾನಸಂರಕ್ಷಣೆಯೋಳಗ ನಿನ್ನ ಪ್ರಯತ್ನ ಕಡಿಮ್ಯಾಗಬಾರದು ನೋಡು ದಾದಾ” ಎಂದು ಉತ್ತಾಪವನ್ನೂ ನೀಡಿದರು.

ದಾದಾನ ಮನಸ್ಸು ಕೂಡಲೇ ಕರಗಿತು. ಕುತ್ತಿಗೆಯುಬ್ಬಿ ಬಂತು. ಪಟಗಾದ ತುದಿಯಿಂದ ಕಣ್ಣೋರಸಿಕೊಂಡು ಭಾರವಾದ ದನಿಯಲ್ಲಿಯೇ ನುಡಿದ, “ನಿಮಗೆ ಸನ್ನಂತ ಆತು ಸಾಕು ಕಾಕು. ಆದರ ಏನು ಮಾಡೂದು. ಗೌಡಿತಿ ನನ್ನ ಮ್ಯಾಗ ಸಿಟ್ಟಿಗೆದ್ದಾಂಗ ಕಾಣತತ್ತಿ” ಎಂದಿಟ್ಟು ಹೇಳಿ ನಿಟ್ಟುಸರು ಬಿಟ್ಟು.

ಆಚಾರ್ಯರಿಗೆ ಈ ಸುದ್ದಿ ಹೊಸದು. ಆದ ಪ್ರಸಂಗವೆಲ್ಲ ಒಳ್ಳಿಯದಾಗಿರುವದೆಂದೇ ಅವರು ನಂಬಿದ್ದರು. ಶಾಮರಯನೆದುರಿಗೆ ಹಾಗೆ ಆಡಿಯೂ ತೋರಿಸಿದ್ದರು. ಆದರೆ ಈಗ ದಾದಾ ಹೇಳುತ್ತಿರುವದೇನು? ಗೌಡಿತಿ

ಸಿಟ್ಟಿಗೆದ್ದದ್ದೇಕೆ? ಆಚಾರ್ಯರಿಗೆ ಅಥವಾಗಲು ತಡವಾಗಲೀಲ್ಲ, ಕರಿಹರಿಯುವದು ಮುಗಿದ ಮೇಲೆ ತಿರುಗಿ ಮನೆಗೆ ಬರುವಾಗ, ದಾರಿಯಲ್ಲಿಯೇ ಅವರ ಕಿವಿಗೆ ಕೆಲ ಮಾತುಗಳು ಬಿಡ್ಡಿದ್ದವು. ಜಾಗೀರದಾರರ ವಾಡ ಬರಿದಾಗಿರುವ ಸಂಧಿಯನ್ನು ಸಾಧಿಸಿ ಗೌಡರ ಎತ್ತು ಕರಿಹರಿಯುವ ಹೊಸ ಪರಂಪರೆಯನ್ನು ಕೆಲವರು ಹಾಕಬೇಕೆಂದು ಹೊಂಚು ಹಾಕಿದ ವಾರ್ತೆ, ಅದು ವಿಘಳವಾದ ಮೇಲೆ ನಿರಾಶೆಯ ನಿಟ್ಟಿಸಿರಾಗಿ ಆಚಾರ್ಯರ ಕಿವಿವರೆಗೆ ಮುಚ್ಚಿತ್ತು. ಅಂತು ಪಾದಳ್ಯಾಯಲ್ಲಿ ಈಷ್ಟ್ವಿಜನ್ನೂ ಸತ್ತಿಲ್ಲವೆಂದು ಆಗಲೇ ಅಂದುಕೊಂಡಿದ್ದರು. ದಾದಾ ಹೇಳಿದ ವಾರ್ತೆಯಿಂದಂತೂ ಈ ಮಾತು ಇನ್ನೂ ಸ್ಥಿರವಾಗಿತ್ತು.

ಆಚಾರ್ಯರು ನಕ್ಕು ಹೇಳಿದರು: “ಅದನ್ನೆಲ್ಲಾ ತೋಗೊಂಡು ಏನ ಮಾಡತ್ತೇಬಿದು ದಾದಾ. ಹೇಳಿಕೇಳಿ ಹೇಣುಮಗಳು, ನಾಕು ಜನಾ ಕೂಡಿಕೊಂಡು ಆಕೀ ತಲೆ ಕೆಡಿಸಿಟ್ಟಾರು. ಮೊದಲ ವಾರಸೂ ಪ್ರಕರಣೋಂದು ಆಗಿ, ಯಾರ ಮ್ಯಾಲೂ ಆಕಿ ವಿಶ್ವಾಸ ಇಡದ್ದಾಂಗಾಗೇದ. ಈಗೇನೋ ತಮ್ಮ ಎತ್ತು ಕರಿಹರೀಬೇಕಂತ ಕಾಣತದ, ನಿನ್ನಿಂದ ಅದೂ ತಪ್ಪಿದ್ದಾಂಗಾತು. ಸ್ವಭಾವನ ಸ್ವಲ್ಪ ತಲಿತಿರಕತನಿಂದ್ದು. ಅದರಾಗ ಹೀಂಗಾದ ಮ್ಯಾಲನಕಾ ಮತ್ತಿಷ್ಟು ಸಿಟ್ಟಿಗೆದ್ದಿರಬೇಕು. ಅದನ್ನೆಲ್ಲಾ ಮನಸ್ಸಿಗೆ ಹಚ್ಚೋಬಾರದಪ್ಪಾ. ನಿನ್ನ ತಾಯೀನ ನಿನ್ನ ಮ್ಯಾಲ ಸಿಟ್ಟಿಗೆದ್ದಿರ ಏನ ಮಾಡತ್ತಿದ್ದಿ?”

ಆಚಾರ್ಯರು ಬೇಕೆಂದೇ ಅಂತೆಕರಣದ ಮೇಲೆಯೇ ಆಟವಾಡಿದರು. ಗೌಡಿತಿ ಏನಾದರೂ ಹೇಣುಮಗಳು. ಉರವರು ಅವಳನ್ನು ಪಕ್ಕೆಯಲ್ಲಿಟ್ಟು ರಕ್ಕಿಸಬೇಕಲ್ಲದೆ ಅವಳ ವಿರುದ್ಧ ನಿಂತು ಹೋರಾಡಬಾರದೆಂಬುದೇ ಅವರ ಅಭಿಪ್ರಾಯ. ಈಗಿಗ ದಿನನಿತ್ಯವೂ ಬಾಳಾಚಾರ್ಯರಿಗೆ ಪಾದಳ್ಯಾಯದೇ ಯೋಚನೆಯಾಗಿತ್ತು.

ಆಚಾರ್ಯರ ಮಾತಿನಿಂದ ದಾದಾ ಮರ್ಮಾಹತನಿಂದ. ಹೊಟ್ಟೆಯಲ್ಲಿ ತುಂಬಿದ ಸಿಟ್ಟೆಲ್ಲ, ಕರಣ ಮುಟ್ಟಿದ ಮಂಜಿನಂತ ಕರಿಗಿತು; ಕಡ್ಡೀರಾಗಿ ಸುರಿಯಲ್ಲಿದೆಗಿತು.; ಅಯಾಸ, ಮಾರ್ಗಕ್ರಮಣ, ಹಸಿವು, ಉಪೇಕ್ಷೆ, ತಿರಸ್ಯಾರ ಇವೆಲ್ಲ ಒಂದೊಂದಾಗಿ ದಾಳಿ ಹೂಡಿದ್ದರಿಂದ ಅವನು ಸಿಟ್ಟಿಗೆದ್ದಿದ್ದು. ಈಗ ಆಚಾರ್ಯರ ಒಂದೇ ಅಂತೆಕರಣದ ಮಾತಿನಿಂದ ಅವೆಲ್ಲ ಮಾಯವಾಗಿದ್ದವು. ದುಃಖವೋ, ಸುಖವೋ, ಅಂತೂ ಭಾವನೆ ತುಂಬಿ ಬಂದು ಕಡ್ಡೀರು ಸುರಿಸಿದ.

“ಹೀಂಗ ಹುಚ್ಚಿನ್ನಾಂಗ ಅತಗೊಂತ ಕೂತರ ಏನಾಗತದ ದಾದಾ. ನಿನ್ನ ತಾಯಿ ನಿನಗ ಸಿಗತಾಳೇನು? ಪುಣ್ಯವಂತಿ, ನೀನಿನ್ನೂ ಸಣ್ಣಾವಿದ್ದಾಗ ಕೆಲ್ಲು

ಮುಚ್ಚಿದಳು. ಹಡದ ತಾಯಿ ನಿನಗೆಂದೂ ಕೈತುತ್ತು ಮಾಡಿ ಉಣಿಸಲೇ ಇಲ್ಲ. ಅದರ ಗೌಡತೀನ ನಿನಗ ತಾಯಿಕಿಂಥಾ ಹೆಚ್ಚಾಗಿ ನೋಡಿಕೊಂಡಾಳಿಲ್ಲೋ? ಈಗ ನನ್ನ ನೋಡು. ಮಕ್ಕಳಿಲ್ಲ. ತಮ್ಮಂದಿರು ನನ್ನ ಬಿಟ್ಟು ತಮ್ಮ ಸಂಸಾರನೂ ನನ್ನ ಕೊಳ್ಳಿಗೇ ಬಿಟ್ಟು ಹೋದರು. ಗೋಪಾಲನ ಗತಿ ಏನಾತು ನೋಡಿದಿ. ಪಡದಪ್ಪನಂತವರ ಗೆಳಿತನಾ ಮಾಡಿ, ಕಟ್ಟಿ ವ್ಯಾಸನಕ್ಕೆ ಬಿದ್ದು ಕಡೀಕೊಮ್ಮೆ ಕಾಲರಾ ಬಂದು ನೀಗಿದ. ಮಕ್ಕಳಿಲ್ಲ ಅಂತ ನನಗೇನೂ ದುಃಖ ಇಲ್ಲ. ನೀವೆಲ್ಲಾ ಇದ್ದಿರಲ್ಲಾ, ಬೆಳೆಯೋ ಹುಡುಗರು, ನನ್ನ ಮಕ್ಕಳಂತ ಅನಿಸತದ ನೋಡು. ನೀವೆಲ್ಲಾ ಎಲ್ಲೀತನಕ ನನ್ನ ಮ್ಯಾಲೆ ವಿಶ್ವಾಸ ಇಡತೀರ್ಮೋ ಅಲ್ಲಿತನಕ, ನಾ ಪರದೇಶಿ ಅಲ್ಲ. ಬಳಗವಂತ ಅಂತ ತಿಳಕೋತ್ತಿನೀ” ಆಚಾರ್ಯರ ಹೃದಯದಾಳದಿಂದ ಸ್ವಲ್ಪ ಹೆಚ್ಚಾಗಿಯೇ ಮಾತು ಹೊಮ್ಮಿದ್ದವು. ದಾದಾ ತಾಯಿಯನ್ನು ನೇನೆಡೇ ಅಳ್ಳತ್ತಿದ್ದನೆಂದು ಅವರ ಭಾವನೆ. ತಮ್ಮ ಜೀವನದಲ್ಲಿ ಈ ರೀತಿ ಹಾರ್ಡಿಕವಾಗಿ ಅವರಿಗೆ ಮಾತಾಡುವ ಪ್ರಸಂಗ ಬಂದಿರಲೇ ಇಲ್ಲ. ಆಚಾರ್ಯರಿಗೆ ಈಗಿಗ ಅದರ ಹಂಬಲ ಉಂಟಾಗುತ್ತಿತ್ತು, ಅಂತೇ ಭಾವನೆಗೆ ಉಪ್ಪು ಬಂದಾಗ ಇಂಥ ಮಾತು ಅವರ ಬಾಯಿಂದ ಬರುತ್ತಿದ್ದವು.

ಇಬ್ಬರೂ ಅದೇ ಗುಂಗಿನಲ್ಲಿ ಕೆಲಹೊತ್ತು ಇದ್ದರು. ಆಗಾಗ ನೊಂದ ಗಾಯದ ಮೇಲೆ ಹೇಳಕೇಳದೆಯೇ ಕೈಯಾಡುವಂತೆ ನಡುವೆ ಏನೇನೋ ಮಾತಾಡಿ ಆಚಾರ್ಯರು ಸುಮೃದ್ಧಾಗುತ್ತಿದ್ದರು. ಅಷ್ಟರಲ್ಲಿ ಒಳಗಿನಿಂದ “ಸಂಜೀ ಘಳಾರಕ್ಕೇಳಬಿಲ್ಲ?” ಎಂದು ಆಚಾರ್ಯರ ಪತ್ತಿ ಮುದುವಾಗಿಯೇ ಕೇಳಿದರು.

“ಆಂ!” ಎಂದು ಬೆಳ್ಳಿ ಆಚಾರ್ಯರು ನೋಡುತ್ತಾರೆ. ಹೊಸ್ತಿಲ ಮೇಲಿಟ್ಟಿ ದೀಪದ ಬೆಳಕಿನಲ್ಲಿ ನಾಲ್ಕುತ್ತು ವರ್ಷ ಬಾಳಿನ ಜೊತಗಾತ್ಮಿಯಾಗಿ ಬಂದ ಸಹಧರ್ಮಿಣಿ ನಿಂತಿದ್ದಾಳೆ. ಆಚಾರ್ಯರ ಕದಡಿದ ಮನಸ್ಸು ಕೂಡಲೇ ಸಮಾಧಾನ ಹೊಂದಿತು. ತಾವೇನು ಒಬ್ಬರೇ ಇಲ್ಲ ಎಂದು ತೃಪ್ತಿಯಾಯಿತು.

“ದಾದಾ ಉರಿಂದ ದಣದು ಬಂದಾನ ನೋಡು. ಅಂವಗ ಮೊದಲ ಉರಿದ ವ್ಯವಸ್ಥೆ ಮಾಡಬೇಕಲ್ಲಾ?” ಎಂದು ಪತ್ತಿಗೆ ನುಡಿದರು.

ದಾದಾನಿಗೆ ತಡೆಯಲಾಗಲಿಲ್ಲ. ವಾತಾವರಣವೆಲ್ಲ ಹೃದ್ಯವಾದ ಭಾವನೆಗಳಿಂದ ಆದ್ರ್ವಾಗಿತ್ತು. ಹಳೆಯ ನೆನಪುಗಳು ಕೆರಳಿದವೇನೋ, ದಾದಾ ಹೇಳಿದ: “ಕಾಕಾ, ಸತ್ತುಹೋದ ನಾನಾಕಾಕ ನಿಮ್ಮೋಳಗ ಬಂದು ಮಾತಾಡೂ ಹಾಂಗ ಕಾಣತೆ” ಎಂದು ತುಂಬಿದ ಕಂತದಿಂದ ನುಡಿದು ಮತ್ತೆ ಕಣ್ಣೊರೆಸಿಕೊಂಡ.

ಆಚಾರ್ಯರ ಉಪಹಾರದೊಡನೆಯೇ ದಾದಾನ ಉಟ ಮುಗಿಯಿತು.

ಆಚಾರ್ಯರು ಕೈತೋಳಿದುಕೊಂಡು ಮತ್ತೆ ಪಡಸಾಲೆಗೆ ಬಂದರು.

“ಲಿಂಗಪ್ಪನ ಜನನ-ರಜೀಸ್ಟರದ ಉತ್ತಾರ ಕಣಿಸೋ ಬಗ್ಗೆ ಯಶವಂತರಾಯರು ಏನ ಹೇಳಿದರೋ ದಾದಾ” ಆಚಾರ್ಯರು ಕೊಡಲೇ ಮಾತಿಗೆ ಬಂದರು. ಅಜರಾಣಿಗೆ ಹೋದ ಕಾರ್ಯಭಾರವೇನಾಯಿತೆಂದು ಅವರು ತಿಳಿದುಕೊಳ್ಳಬೇಕಾಗಿತ್ತು.

“ಉತ್ತಾರ ತಾಲೂಕಾದಿಂದ ತಗೆಸಿ ಕಳಸತಾರಂತರೀ. ಆದರ ಅದರ ಜರೂರ ಬೀಳಾಕಿಲ್ಲ ಅಂತ ಅಂದರು ಯಶವಂತರಾಯರು. ಲಿಂಗಪ್ಪನ ತಂದಿ, ಶಂಕರಪ್ಪ ಅದಾನಲ್ಲಿ, ಅಂವಗ ನಸಿ ಬ್ಯಾನಿ ಹತ್ತೇತರಿ. ದೇವರನ ಕೇಳಿದನಂತರಿ. ‘ಲಿಂಗಪ್ಪ ನಿನ್ನ ಮಗಾ ಇದ್ದು ಇನ್ನೊಳಿಬನ ಆಸ್ತಿ ನುಂಗಾಕ ಹೋಗ್ಯಾನು. ಅಂವನ್ನ ತಿರಿಗಿ ಕರಿಸಿಕೋ. ನಿನ್ನ ಮಗಾ ಆಗಿ ಮೊದಲಿದ್ದಾಂಗ ಮನ್ಯಾಗ ಇದ್ದರ ನಿನ್ನ ಬ್ಯಾನಿ, ನಟ್ಟು ಬೇರು ಕಿತ್ತಿಧಾಂಗ ಹೋಗತೇತಿ; ಭೂಮಿ-ಸೀಮೆ ಆಸೇಕ್ಕ ಬಿದ್ದು ಅಲ್ಲೆ ಇರಗೂಟ್ಟರ ಅಂವಗ ಜನಮಾ ಕೊಟ್ಟ ನೀ ಉಳ್ಳಾಕಿಲ್ಲ’ ಅಂತ ಹೇಳಿಕ ಬಂತಂಳರಿ. ಈಗ ಶಂರಪ್ಪನ ಹೇಳಿತಿ ಮಕ್ಕಳು ಯಶವಂತರಾಯರಿಗೆ ಬಂದು ಗಂಟುಬಿದ್ದಾರಿ. ಲಿಂಗಪ್ಪ ಪಾದಳ್ಳಿಯಿಂದ ಕಾಲ ಕಿತ್ತೂಹಾಗ ಮಾಡಿ ಅಂತ. ಬಾಪೂಸಾಹೇಬನೇ ಕಾಲಂತರ ಆದಾಗ, ಲಿಂಗಪ್ಪ ತಿರಿಗಿ ಬರತಾನ ಅಂತ ಇವರೂ ಧ್ಯೇಯೇ ಹೇಳ್ಯಾರಂತರೀ. ಬಾಪೂಸಾಬ ಹೊತ್ತ ಅರಿಬಿಂಮ್ಯಾಗ ವಾಡೇ ಬಿಟ್ಟದ್ದು, ಪಾದಳ್ಳಿ ಗೌಡರಿಗೆ ಕೊಟ್ಟ ವಚನಾ ನಡೆಸಿಥಾಂಗ ಆತು ದಾದ ಅಂತ ಹಿರಿಹಿರಿ ಹಿಗ್ಗಿ ಮಾತಾಡಿದರು. ಲಿಂಗಪ್ಪನ ಕರಹೊಂಡ ಹೋಗಾಕ ಅಜರಾಣಿ ಉರ ಹಿರ್ಯಾರ ದಂಡ ಬರುಬ್ಯಾರಂತರಿ”. ದಾದಾ ಒಂದೇ ಉಸಿರಿನಲ್ಲಿ ಮನಸ್ಸು ಬಿಜ್ಞಿ ಎಲ್ಲ ಸಮಾಜಾರವನ್ನೂ ಹೇಳಿದ.

ಆಚಾರ್ಯರಿಗೆ ಈ ಸುದ್ದಿಯನ್ನು ಕೇಳಿ ಇನ್ನೂ ಹೆಚ್ಚಿನ ಸಂತೋಷವುಂಟಾಯಿತು. ಆ ಸಂತೋಷದ ಉಕ್ಕಿನಲ್ಲಿಯೇ ಇನ್ನೂಂದು ಸಂತೋಷದಸುದ್ದಿಯನ್ನು ದಾದಾನಿಗೆ ಅವರು ಹೇಳಬೇಕಾಗಿತ್ತು.

“ಇಂದುಪುರದ ಮಹಾರಾಜರು ಯಶವಂತರಾಯರಿಂದ ತಮಗ ತಿಳಿದ ಸುದ್ದಿಯೆಲ್ಲ ಕಲೆಕ್ಕರಿಗೆ ತಿಳಿಸಿದ್ದರಂತೇನವಾ ದಾದಾ. ಈ ಪತ್ರದ ಆಧಾರದ ಮ್ಯಾಲೆ ಮಾಮಲೆದಾರರಿಗೆ ಕಲೆಕ್ಕರು ಪತ್ರ ಬಿರದಾರಂತ. ನಿನ್ನ ಮ್ಯಾಲೆ ಹಾಕಿದ ಖಟ್ಟಿ ಪಡದಪ್ಪನ ಚಿತಾವಣಿಯಿಂದ ನಡೆದದ್ದು, ಅದಕ್ಕ ತಾಬಡ ತೋಬ ಪಾದಳ್ಳಿಯೋಳಗ ಚೌಕೆ ಇಟ್ಟಿ ಅದರ ನಿಕಾಲ ಆಗಬೇಕೂ ಅಂತ ತಿಳಿಸ್ಯಾರಂತ. ಮಾಮಲೇದಾರರು ಇನ್ನೂಂದರೆಡು ದಿನದಾಗ ಇಲ್ಲೆ ಒಂದು ಚೌಕೆ ನಡಿಸಿ

ಖಟ್ಟಿ ನಿಕಾಲ ಮಾಡುವರಿದ್ದಾರಂತ, ಇವೊತ್ತು ಶೇಷಪ್ಪಗ್ ಮಾಮಲೇದಾರರಿಂದ ಮಹುಂ ತಂದ ಮುಲ್ಲೆ ಸಿಪಾಯಿ ಇಷ್ಟೆಲ್ಲಾ ಸುದ್ದಿ ಹೇಳಿದ್ದಾ” ಎಂದು ತುಂಬಿದ ಮನಸ್ಸಿನಿಂದಲೇ ಹೇಳಿದರು.

ಇಬ್ಬರ ಮನಸ್ಸೂ ಹಗುರಾಗಿದ್ದವು. ದಾದಾ ಮತ್ತೆ ಹೊರಡುವವನಿದ್ದ. ಆಚಾರ್ಯರು ಅವನನ್ನು ತಡೆದು “ಗೌಡರ ಮನೀಗೇ ಹೋಗತೀ ಹೌದಲ್ಲೋ?” ಎಂದು ಕೇಳಿದರು.

“ಇಲ್ಲ, ನಮ್ಮ ಮನೀಗೇ ಹೋಗತೀನರಿ. ಅಪ್ಪನ ಭೇಟ್ಟೀನ ಆಗಿಲ್ಲ” ಎಂದು ದಾದಾ ಗೌಡರ ಮನೆಗೆ ಹೋಗದಿರುವದಕ್ಕೆ ಕಾರಣ ಮುಂದೆ ಮಾಡಿದ.

“ನಾಳೆ ಮುಂಜಾನೆ ಲಕ್ಷ್ಮಣನ್ನ ಭೇಟ್ಟಿಯಾಗಿಯಂತ. ಈಗ ರಾತ್ರಿ ಹೊತ್ತು ಗೌಡರ ಮನೀ ಕಾವಲದ ಭಾರ ನಿನ್ನ ಮ್ಯಾಲೇ ಅದ. ಈಗ ಅಲ್ಲೇ ಹೋಗು” ಎಂದು ಆಚಾರ್ಯರು ಆಜ್ಞೆಯಾಡಿದರು.

ಆಚಾರ್ಯರ ಮಾತು ಏರುವ ಮನಸ್ಸಾಗಲಿಲ್ಲ ದಾದಾನಿಗೆ, ಆಚಾರ್ಯರ ಮನೆಯಿಂದ ಹೊರಬಿದ್ದಾಗ ರಾತ್ರಿ ಬಲಿತಿತ್ತು. ಮಳೆಗಾಲವಾದ್ದರಿಂದ ಮೋಡಗಳು ಮುಸುಕಿ ಒಂದು ನಕ್ಕತ್ವರೂ ಆಕಾಶದಲ್ಲಿರಲಿಲ್ಲ. ಸಣ್ಣಗಿ ಮಳೆ ಹನಿಯುತ್ತಿತ್ತು. ಆಗಾಗ ಪಕ್ಕಿಮುದಿಕ್ಕಿನಿಂದ ಬೀಸುವ ಒಂದೊಂದು ಗಾಳಿಯ ಸೇಳಕು ಬೆನ್ನು ಹರಿಯನ್ನೇ ಸೇರಿ ಇಡೀ ದೇಹವನ್ನು ನಡುಗಿಸುತ್ತಿತ್ತು. ದಾರಿಯಲ್ಲಿ ಒಬ್ಬನ್ನೂಬ್ಬರೂ ಕಾಣುತ್ತಿರಲಿಲ್ಲ. ದಾದಾ ಗೌಡರ ಮನೆಯನ್ನು ಮುಟ್ಟಿದಾಗ ಮುಂದಿನ ಬಾಗಿಲು ಮುಚ್ಚಿತ್ತು. ತಿರುಗಿ ಹಾಗೆಯೇ ಹೋಗಿಬಿಡಲೇ ಎಂದೆನಿಸಿತ್ತು. ಆದರೂ ಮನಸ್ಸು ಗಟ್ಟಿಮಾಡಿಕೊಂಡು ಕೂಗಿದ. ಆಳು ಒಂದು ಬಾಗಿಲು ತೆರೆದ. ದಾದಾ ಒಳಗೆ ಕಾಲೆಟ್ಯಾಗ್ ಪಡಸಾಲೆಯಲ್ಲಿ ಜನರ ಹಿಂಡೇ ಕೂಡಿತ್ತು. ಪಾರ್ವತೀವ್ವ ಅವರೊಡನೆ ಏನೇನೋ ವಿಚಾರವಿನಿಮಯ ನಡೆಸಿದ್ದಳು. ದಾದಾ ಅವಳು ಕುಳಿತೆಡೆಗೆ ನೋಡಿದ. “ನಿನ್ನ ತಾಯಿ ಸಿಟ್ಟಿಗೆದ್ದರ ಏನ ಮಾಡತಿದ್ದಿ?” ಎಂಬ ಆಚಾರ್ಯರ ಮಾತುಗಳು ನನಪಾದವು. ಮೆಲ್ಲಗೆ ಪಡಸಾಲೆಯ ಪಾರಣೆಗಳನ್ನೇರಿದ. ಕೆರವುಗಳನ್ನು ಹೊರಗೇ ಬಿಟ್ಟಿದ್ದರಿಂದ ಹೆಚ್ಚೆಯ ಸಪ್ಪಳವಾಗುತ್ತಿರಲಿಲ್ಲ. ಯಾರೂ ಹಿಂತಿರುಗಿ ನೋಡಲಿಲ್ಲ. ದಾದಾ ಏನು ಮಾಡಬೇಕಂಬುದು ತಿಳಿಯದೆ ಉದ್ದೇಗದಲ್ಲಿ ಪಾರ್ವತೀವ್ವನ ಮುಂದೆ ಅಡ್ಡ ಬಿದ್ದ “ಯವ್ವಾ, ನಿನ್ನ ಮಗಾ ಏನರ ತೆಪ್ಪ ಮಾಡಿದ್ದರ ಹೊಟ್ಟಾಗ ಹಾಕ್ಕೋ” ಎಂದು ಕೂಗಿದ.

ಕುಳಿತ ಜನರೆಲ್ಲ ಖೊಳ್ಳನೆ ನಕ್ಕರು. ಒಬ್ಬಂತೂ “ಗೌಡರ ಮನೆತನದ

ಮಾನ—ಪಾನ ಎಲ್ಲಾ ತಪ್ಪಿಸಿ, ಈಗ ಮನಿತನಾ ಬಂದು ಅಡ್ಡ ಬೀಳ್ಳೂ ಸೋಗು ಹಾಕ್ಕಾನನಬಾರದ?” ಎಂದು ಚುಚ್ಚಿ ಮಾತಾಡಿದ. ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ನೂರು ಜನರು ಕುಲಿತಿದ್ದರೂ ಲೇಕ್ಕಿಸದ್ದರೆ, ಹಾಗೆ ನುಡಿದವನ ಹಲ್ಲು ಮುರಿದು ಬುದ್ಧಿಕಲಿಸಬಹುದಾಗಿತ್ತು. ಆದರೆ ಈಗ ಅವನ ಅಂತಃಕರಣ ಕರಗಿತ್ತು; ಮನಸ್ಸು ಹಣ್ಣಾಗಿತ್ತು. ವಿಚಾರದ ಭಾರ ಇದ್ದುಬಿದ್ದ ಅವನ ಸಿಟ್ಟಿನ್ನೂ ಕಡಿಮೆ ಮಾಡಿತ್ತು. ಆದ್ದರಿಂದಲೇ ದಾದಾ ಏನೂ ಹೇಳಲಿಲ್ಲ.

ಪಾರ್ವತೀವ್ಯ ಬಂದು ತುಟಿ ಎರಡು ಮಾಡಲಿಲ್ಲ. ಅವಳ ತಿರಸ್ಕಾರ ಹೆಚ್ಚಿತೇ ಹೊರತು ಕಡಿಮೆಯಾಗಿರಲಿಲ್ಲ. ಸಿಟ್ಟಿನೊಡನೆ ದುಃಖಿಪೂ ಸೇರಿತ್ತು. ಮುಖಕ್ಕೆ ಸೇರಗು ಹಾಕಿಕೊಂಡು ಅಲ್ಲಿಂದದ್ದು ಒಳಕೊಂಡೆಯನ್ನು ಸೇರಿದಳು. ಜನರಲ್ಲ ಏನೇನೋ ಮನಸ್ಸಿಗೆ ಬಂದಂತೆ ಮಾತಾಡಿಕೊಳ್ಳುತ್ತ ಮನೆಯ ಹಾದಿ ಹಿಡಿದರು. ಇಲ್ಲಿಯವರಿಗೆ ಸುಮ್ಮನೆ ಹನಿಯತ್ತಿದ್ದ ಮಳೆ ಈಗ ಜಡಿಮಳೆಯಾಗಿ ಜಿಟಿಜಿಟಿ ಬೀಳಹತ್ತಿತ್ತು. ದಾದಾ ಅಲ್ಲಿಯೇ ಸ್ವಲ್ಪ ಹೊತ್ತು ನಿಂತಿದ್ದು. ಮುಂದುಗಾಳಿದೆ ದನದ ಧಾಢಿಗೆ ಹೋಗಿ ಅಲ್ಲಿಯೇ ಬಂದು ಕಟ್ಟಿಯಮೇಲೆ ಅಡ್ಡಾದ.

ದೇಹ ದಣಿದಿತ್ತು; ಮನಸ್ಸು ಬೆಂಡಾಗಿತ್ತು. ದೇಹಕ್ಕೆ ನಿದ್ದೆ ಬೇಕೆನಿಸುತ್ತಿತ್ತು. ಆದರೆ ಮನಸ್ಸು ನಿದ್ದೆಮಾಡಗೊಡಲಿಲ್ಲ. ನೋವೆಲ್ಲಿ ಎಂದು ತಿಳಿಯದೆ ಒದ್ದಾಡುವ ಮನುವನ ಸ್ಥಿತಿಯಂತಾಗಿತ್ತು ದಾದಾನ ಮನಸ್ಸಿಗೆ. ತಟ್ಟನೆ ಹಿಂದಿನ ಬಂದು ಸಂಗತಿ ನೆನಪಿಗೆ ಬಂತು. ಅಂದು ಬೆಳೆಯ ಲೂಟಿಗೆ ಬಂದ ಜನರನ್ನೆಲ್ಲ ಓಡಿಸಿದ್ದನ್ನು ಕೇಳಿದಾಗ ಇದೇ ಪಾರ್ವತೀವ್ಯ ಪ್ರೀತಿವಾಸ್ತಲ್ಯಗಳಿಂದ ತನ್ನನ್ನು ಬರಮಾಡಿಕೊಂಡಿದ್ದವಳೇ? ಹವಾಲ್ಕಾರ ತನ್ನನ್ನು ಹಿಡಿಯಲು ಬಂದಾಗ ‘ನೀ ನನ್ನ ಮೂರನೇ ಮುಗಾ ಅಂತ ತಿಳಿದೀನ ದಾದಾ’ ಎಂದು ಹೇಳಿ ತನ್ನ ಮನೆಯಲ್ಲಿಯೇ ತನ್ನನ್ನು ಅಡಗಿಸಿಟ್ಟಿದ್ದಳು. ದೊಡ್ಡ ಮನೆತನಕ್ಕೆ ಸೇರಿದ ಅವಳು ಆಗೆಲ್ಲ ದೊಡ್ಡ ಮನಸ್ಸಿನಿಂದಲೇ ನಡೆದುಕೊಂಡಿದ್ದಳು. ಆದರೆ ಈಗ? ಇದೆಂಥ ಪರಿವರ್ತನ! ತನ್ನ ಮುಖ ನೋಡಲು ಕೂಡ ಅವಳು ಸಿದ್ಧಳಿಲ್ಲ. ಪದದಪ್ಪ ಉರು ಬಿಟ್ಟ. ಬಾಪೂಸಾಹೇಬನೂ ಉರು ಬಿಟ್ಟ ಹೊರಟು ಹೋಗಿದ್ದಾನೆ. ಲಿಂಗಪ್ಪನ ಅಭ್ಯರ ತಗ್ಗಿದೆ. ಈಗ ಪಾದಳ್ಳಿಯ ಗೌಡರ ಮನೆತನ ಮತ್ತೆ ಉಜ್ಜಾವಾವಸ್ಥೆಗೆ ಬರುವಂತಾಗಿದೆ. ಅಭಿಮಾನ ಹಿಡಿದು ಕೆಲಸ ಮಾಡಿದ ತಾವೆಲ್ಲ ಮತ್ತೆ ಧೈರ್ಯದಿಂದ ಉರಲ್ಲಿ ಓಡಾಡುವಂತಾಗಿದೆ. ಕಳವಿನ ಹೆದರಿಕೆ, ಬೆಳೆಯ ಲೂಟಿಯ ಹೆದರಿಕೆ ಇನ್ನೆಲ್ಲ ದೂರವಾದಂತಾಯಿತು. ಈಗ ದಾದಾನ

ಅಗತ್ಯ ಉಳಿದಿಲ್ಲವೇನೋ! ಹಾಗಾದರೆ ತನ್ನ ಯೋಗ್ಯತೆಯಾದರೂ ಎಷ್ಟು? ಬಡಿದಾಟದ ಹೊತ್ತಿನಲ್ಲಿ ಇನ್ನೊಬ್ಬಿರ ಕೈಯಲ್ಲಿಯ ಕೊಡಲಿಯಂತೆ ಒಂದು ಆಯುಧವಾಗಿಯೇ ಬರುಕಬೇಕೇ ದಾದಾ? ಎಂಥ ದುರವಸ್ಥೆಯಿರಬೇಕು? ತಾನು ಉಂಡಿರುವನೋ ಉಪವಾಸವಿರುವನೋ ಕೂಡ ಗೌಡಿತಿ ಕೇಳಬಾರದೆಂದರೆ! ತಾನು ಕಾಲಿಗೆ ಬಿದ್ದು ಕ್ಷಮೆ ಕೇಳಿಕೊಂಡಾಗ ಕೂಡ, ಬಿಮ್ಮನೇ ಬಿಗಿದು ಕೊಂಡು ಒಳಗೆ ಹೋಗಿಬಿಟ್ಟಳು. ಹೌದು, ತಾನೇ ಕ್ಷಮೆ ಕೇಳಬಾರದಿತ್ತು.

ಓದುವ ಎತ್ತುಗಳನ್ನು ಸಹజವಾಗಿ ತಡೆದು ನಿಲ್ಲಿಸಬಲ್ಲ ದಾದಾ ಈ ಒಳತೋಟಗೆ ಹಣ್ಣಾದ. ಹೆಚ್ಚು ವಿಚಾರದಿಂದ ಅವನ ಮನಸ್ಸು ತಿಳಿಯಾಗುತ್ತಿರಲಿಲ್ಲ; ಬದಲಾಗಿ ಸಿಟ್ಟೇರುತ್ತಿತ್ತು. ಗರ್ಡಿವುನೇಗಾದರೂ ಹೋಗಿ ಮಲಗಿಕೊಂಡರಾಯಿತೆಂದು ಗೊಣಗೊತ್ತ ಎದ್ದು ಕುಳಿತ. ಗೊಂಗಡಿ ಜಾಡಿಸಿ, ಕಣ್ಣ ತಿಕ್ಕಿಕೊಂಡು ಒಮ್ಮೆ ಜೋರಾಗಿ ಆಕಳಿಸಿದ. ಇನ್ನೇನು ಎದ್ದು ಹೊರಡುವವ. ಅಷ್ಟರಲ್ಲಿ ಅಳಗಳು ಸರಿಯಾಗಿ ಕಟ್ಟಿದ್ದರಿಂದಲೋ ಅಥವಾ ಕಾರುಹುಣ್ಣೆಯೆಯ ಹೊಸ ಹಗ್ಗ ಗೂಟಕ್ಕೆ ಬಿಗಿಯಾಗದೆ ಬಿಟ್ಟಿದ್ದರಿಂದಲೋ, ಆಕಳೊಂದು ದಾದಾ ಕುಳಿತ ಕಡೆಗೇ ಧಾವಿಸಿ ಬಂದು ಅವನ ಪಾದಗಳನ್ನು ನೆಕ್ಕುತ್ತ ನಿಂತುಕೊಂಡಿತ್ತು.

ಮಲಗುವ ಮುಂದೆ ಎಲ್ಲ ದನಗಳಿಗೂ ಮೇವು ಹಾಕುವದು ದಾದಾನ ದಿನನಿತ್ಯದ ಕೆಲಸವಾಗಿತ್ತು. ಈ ಆಕಳ ಹಾಲು ದಾದಾನಿಗೆ ಏಸಲೆಂದು ಪಾರ್ವತೀವನ ಕಟ್ಟಪ್ಪಣಿಯಾಗಿದ್ದರಿಂದ ದಾದಾ ವಿಶೇಷ ಆಸ್ಥೆಯಿಂದ ಈ ಆಕಳನ್ನು ಮೇಯಿಸುತ್ತಿದ್ದು. ದಾದಾನ ಮನಸ್ಸಿಗ ತ್ರಸ್ತವಾಗಿತ್ತು. ಯಾರ್ಥಾರಿಂದಲೋ ಸಮಾಧಾನ ಬೇಡಿ ಬೇಡಿ ಮನಸ್ಸು ದೃಢಿಸಿತ್ತು. ಈ ಆಕಳು ಹತ್ತಿರ ಬಂದದ್ದರಿಂದ ಅವನಲ್ಲಿಯೂ ವಿಚಿತ್ರ ಕಲ್ಪನೆಗಳೇ ಮೂಡಿದವು. ದುಃಖದಿಂದ ತನಗೆ ನಿದ್ದೆ ಹತ್ತದಾಗಲು ಸಂತವಿಸಲು ಈ ಆಕಳು ಮುಂದೆ ಬಂದಿರಬಹುದೆಂದೆನಿಸಿತು. ಅದಕ್ಕಾಗಿ ಕಡ್ಡೀರೂ ಧಾರೆಯಾಗಿ ಸುರಿಯಿತು. ಅದರ ಕುತ್ತಿಗೆ ಕೃಷಾಕಿದ, ಕೋಡುಗಳನ್ನು ಸವರಿದ, ಕೊನೆಗೆ ಅದರ ಕೊರಳನ್ನುಪ್ಪಿ ಕಟ್ಟೀರಿಟ್ಟ, ಅವನ ಗಲ್ಲಿದ ಮೇಲೆ ಮಡುವುಗಟ್ಟಿ ಹರಿಯುವ ಕಟ್ಟೀರನ್ನು ಆಕಳು ತನ್ನ ನಾಲಗೆಯಿಂದ ನೆಕ್ಕಹತಿತು.

ಎಷ್ಟೇ ಹೊತ್ತು ಹೀಗೆಯೇ ಕಳೆದಿರಬೇಕು. ಕೊನೆಗೊಮ್ಮೆ ಆಕಳು ಅತ್ಯ ಇತ್ತು ಸರಿದಾಡಿತು. ಬಿಡಿಸಿಕೊಳ್ಳಬಯಸಿತು. ಆಗ ದಾದಾನಿಗೆ ಒಮ್ಮೆಲೇ ಅರಿವು ಉಂಟಾಯಿತು. ಕೂಡಲೇ ಎದ್ದು ಆಕಳನ್ನು ಮತ್ತೆ ಬಿಗಿದು ಕಟ್ಟಿ ಅದರ ಮುಂದೆ ಒಂದು ಬುಟ್ಟಿ ಹೊಟ್ಟು ಇಟ್ಟು ಪುನಃ ಬಂದು ತನ್ನ ಕಟ್ಟೆಯಮೇಲೆ ಕುಳಿತ.

ಈ ಬಂದು ಭಾವನಾತ್ಮಕವಾದ ಪ್ರಸಂಗ ದಾದಾನಲ್ಲಿ ಏನೇನೋ

ನೇನಪುಗಳನ್ನು ಕೆರಳಿಸಿತು. ಅಂದು ಘೋಜದಾರ ಘಕರುದ್ದೀನ ಬಂಧಿಸಿಟ್ಟು ಮರುದಿನ ಗೌಡರ ಮನೆಗೆ ಕಳಿಸಿದಾಗ ದಾದಾ ಇದೇ ಕಟ್ಟಿಯ ಮೇಲೆ ಮಲಗಿದ್ದ. ಭಾಪೂಸಾಹೇಬನೊಡನೆ ಸೈಹ ಮಾಡಿಕೊಂಡಿದ್ದರೆ ಕಕ್ಷನ ಕೊಲೆಯ ಆರೋಪದ ಮೇಲೆ ಗಲ್ಲಗೇರಬಹುದಾಗಿತ್ತು. ಶಂಕರಪ್ಪಗೌಡರು ಅದನ್ನು ಮಾಡತೋಡಲಿಲ್ಲ. ಅವರ ಉಪಕಾರ ಸಾವಿರ ರೂಪ ತೆಲ್ಪಿದು ದಾದಾನನ್ನು ಬಂಧಿಸಿತು. ಪಾರ್ವತೀವ್ಯಾಪ್ತಿ ತನಗೆ ಮಾಡಿದ ಈ ಉಪಕ್ಕೆಯೂ ಅದರಲ್ಲಿ ಮುಖುಗಿತ್ತು. ಇದೇ ವಿಚಾರಗಳಿಂದ ದಾದಾ ಸವಾರಧಾನವನ್ನು ಪಡೆದ. ನಿರ್ವಿಣ್ಣನೂ ಆಗಿದ್ದ. ಅವನಿಗೆ ಅರಿವಾಗದಂತೆಯೇ ನಿದ್ದೆ ಆವರಿಸಿತು.

೨೨

ಪ್ರಾಂತಸಾಹೇಬರು ಪಾದಳಿಗೆ ಬರಲಿರುವರೆಂಬ ಅತ್ಯಂತ ಹೃದಯ ವಿದ್ರುವಕವಾದ ಸುದ್ದಿ ಸ್ವರ್ತಃ ಮಾಮಲೇದಾರರ ಶ್ರೀಮುಖಿದಿಂದ ಬಂದಿತೆಂದು ಶೇಷಪ್ಪ ನಂಬಬೇಕಾಯಿತು. ವರ್ಷಕ್ಕೊಳ್ಳುತ್ತಿರುವ ಮಾಮಲೇದಾರರ ತಾಸೆರಡು ತಾಸಿನ ಮುಕ್ಕುಮುವನ್ನು ಬಿಟ್ಟರೆ, ವರಿಷ್ಟ ಅಧಿಕಾರಿಗಳಿಂದೂ ಪಾದಳಿಗೆ ಭೇಟಿ ಕೊಟ್ಟಿರಲಿಲ್ಲ. ತನ್ನ ಹೆಡನ್ನೆಯ ವರ್ಷಗಳ ಕುಲಕರ್ಮಣಿಕೆ ಅವಧಿಯಲ್ಲಿ ಎಂದೂ ಘಟಿಸಲಾರದ ಸಂಗತಿ ಈಗ ನಡೆಯುವದಿತ್ತು. ಶೇಷಪ್ಪನಿಗೆ ಅದನ್ನು ಕೇಳಿಯೇ ಹೊಟ್ಟಿಯಲ್ಲಿ ತೆಣ್ಣೀರು ಸುರವಿದಂತಾಯಿತು. ಶೇಷಪ್ಪನಿಗೆ ಕಾಲ ಸರಿಯಾಗಿರಲಿಲ್ಲ, ಪ್ರಸಂಗಪೂರ್ವಾನಾಜೂಕಿನದು. ತನ್ನ ಪಾಳಿ ಮುಗಿದು ಶ್ಯಾಮರಾಯನ ಪಾಳಿ-ನೇಮುಣಿಕಾಯಿ ಸೋಚಿಸು ಹೊರಟಿ ಈ ಕಾಲದಲ್ಲಿಯೇ ಇಂಥ ಪ್ರಸಂಗ ನಡೆಯಬೇಕೆಂದರೆ? ಶ್ಯಾಮರಾಯನ ನೇಮುಣಿಕಾ ಬುಡಮೇಲಾಗಿ ತನ್ನ ಪದವಿ ಸ್ಥಿರವಾಗಿ ಉಳಿಯಬೇಕಂದು ಮಾಡಿದ ಪ್ರಯತ್ನಗಳಲ್ಲ ವಿಫಲವಾಗಿದ್ದವು. ಇವೆಲ್ಲವಾಗಳಿಂದ ಶೇಷಪ್ಪನ ಕುಶಾಗ್ರಭುದ್ಧಿಗೂ ಮಂಕು ಹಿಡಿದಂತಾಗಿತ್ತು.

ಶೇಷಪ್ಪನ ಕಲ್ಪನಾಶಕ್ತಿ ಕೊಮಾತ್ರದಲ್ಲಿ ಭವಿತವ್ಯವನ್ನೆಲ್ಲ ಉಹಿಸಿ ನೋಡತೋಡಿತು. ಪ್ರಾಂತಸಾಹೇಬರ ಸರಬರಾಯಿ ವ್ಯವಸ್ಥೆಯೊಂದು ತಲೆನೋವು. ಅದಕ್ಕೆ ಈಗಲೇ ಮುಂಜಾಗ್ರತೆ ವಹಿಸುವದು ಲೇಸೆಂದು ಮಾಮಲೇದಾರರಿಗೇ ಸಲಹೆ ಕೇಳಿದ. ಆಗ ಅವರು ಮುಗುಳನಗೆ ನಕ್ಕು “ನನೋ ಕುಲಕರ್ಮಣಿ, ಇದರ ಬಗ್ಗೆ ನನಗ ಕೇಳಿತೀಯಲ್ಲೋ” ಇಂಥಾ ಎಷ್ಟು ಮಂದಿ ಸಾಹೇಬರು ನಿನ್ನ ಕಿಸೇದಾಗ ಇದ್ದಾರೋ ಏನೋ ಸಾಹೇಬರ ಬಟ್ಟಿರ

ಅವರ ಜೋಡಿ ಬರತಾನ ನೋಡು, ಅವನ್ನು ಕೇಳು. ಬಟ್ಟರನ ತೃತೀಮಾಯಲೆ ಸಾಹೇಬರನ್ನು ಸಂತೋಷಪಡಿಸೋದು ಅವಲಂಬಿಸೇದ ನೋಡು” ಎಂದು ಸೂತ್ರರೂಪವಾಗಿ ಸೂಚಿಸಿದರು.

“ಓಹೋ ಅದರ ಕಾಳಜೀನ ಬ್ಯಾಡ ಸಾಹೇಬರ. ಅನಾಯಾಸ ಕನ್ನಾಗತ ಬಂದದ. ಕುಟುಂಬಸಮೀಕ್ತ ತಾವೂ ಬಂದಬಿಡಬೇಕು, ನಮ್ಮಾರ ಪುಟ್ಟಪ್ಪನೂ ಈಗ ಖಾಲಿ ಇರತಾನ. ಮಂಡಿಗೇ ಪ್ರಸ್ತು ಹೊಡಿಸಿಬಿಡೋಣ” ಎಂದು ಆಮಂತ್ರಣವನ್ನೇ ಕೊಟ್ಟ ಶೇಷಪ್ಪ.

ಮಾಮಲೇದಾರರಿಗೂ ಕುಟುಂಬಸಮೀಕ್ತ ಫಿಶ್‌ ಹೊರಡುವದೆಂದರೆ ಮೆಚ್ಚುಗೆಯ ವಿಷಯವಾಗಿತ್ತು. ಅವರ ‘ಫಿಶ್‌’ ಎಂದರೆ ಸಮೀಜೀನ ಮೇಜವಾನಿ ಮಾಡಿಸುವ ಉತ್ಸಾಹೀ ಗ್ರಾಮಸ್ಥರ ಜೀದಾಯ್ಕೆಲ್ಲ ಉಕ್ಕು ಬಂದಂತಾಗುತ್ತಿತ್ತು. ಸರಬರಾಯಿಯ ವೆಚ್ಚು ಗ್ರಾಮಸ್ಥರ ಮೇಲೆ ಬೀಳಿದಂತೆ ನೋಡಿಕೊಳ್ಳುವರೆಂದು ಮಾಮಲೇದಾರರ ಖ್ಯಾತಿ ಬೇರೆ ಇತ್ತು. ಅವರು ತಾವೇ ಹಣ ಕೊಡುತ್ತಿದ್ದರೆಂತಲ್ಲ. ಚೌಕಟಿ ನಡೆಯುವಾಗ ‘ಬದು’ ಪ್ರಕರಣಗಳನ್ನು ಗ್ರಾಮಸ್ಥರಿಗನುಕೊಲವಾಗುವಂತೆ ಮಾತ್ರ ನೋಡಿಕೊಳ್ಳುತ್ತಿದ್ದರು. ಗ್ರಾಮಸ್ಥರು ಸೂಚಿಸಿದಂತೆಯೇ ಆ ಪ್ರಕರಣಗಳ ನಿಣಾಯ ಬರೆಯುತ್ತಿದ್ದರು. ಅಂದ ಮೇಲೆ ಆ ‘ಸಾಧ್‌’ ಉಪಕಾರಕ್ಕಾಗಿ ಸರಬರಾಯಿಯ ಒಂದು ಕೃತಜ್ಞತೆ ಹೆಚ್ಚಿನದೇ?

ಶೇಷಪ್ಪನ ಕಣ್ಣೆದುರಿಗೆ ಈ ಉಪಾಯಗಳೆಲ್ಲ ಹಾದುಹೋದವು. ದಾದಾನ ಮೇಲಿನ ಘೋಜದಾರಿ ಖಿಟ್ಟೆಯಲ್ಲಿ ಸಾಹೇಬರು ತನಗನುಕೊಲವಾದ ನಿಣಾಯವನ್ನೇ ಬರೆಯುವರೆಂಬ ಆತ್ಮವಿಶ್ವಾಸ ಶೇಷಪ್ಪನಿಗಿತ್ತು. ಆದರೆ ಆಯೋಷಿ ದಾದಾ ಬಡವ. ಅವನಿಂದ ಯಾವದೇ ರೀತಿಯ ಲಾಭವಾಗುವಂತಿರಲ್ಲ. ಈ ಪ್ರಕರಣದಿಂದ ಹಣ ಹುಟ್ಟಬೇಕಿದ್ದರೆ ಉರವರೆಲ್ಲ ಪಟ್ಟ ಹಾಕಿ ಕೊಡಬೇಕಾಗುತ್ತಿತ್ತು. ಈ ಮಾತು ಮಾಮಲೇದಾರರ ಕಿವಿಗೆ ಬಿದ್ದರೆ ತನ್ನ ಬಣ್ಣವೇ ಬಯಲಿಗೆ ಬೀಳಬಹುದಲ್ಲ! ಆದರೆ ಬರಿಗ್ಯಾಯಿಂದ ಕೆಲಸ ಮಾಡುವದು ಶೇಷಪ್ಪನ ಕುಲಕರ್ಮಕಿ ‘ಆತ್ಮಸಾಕ್ಷಿಗೆ’ ಒಗ್ಗದ ಮಾತು. ಅದು ಕುಲಕರ್ಮಕಿ ಸಂಪೂರ್ಣಾಯಕ್ಕೇ ಅವಮಯಾದೆ, ಮೇಲಾಗಿ ಸರಬರಾಯಿಯ ವೆಚ್ಚಪೂರ್ಣ ಮೈ ಮೇಲೆಯೇ ಕುಲಿತಿದೆಯಲ್ಲ!

ಸರಬರಾಯಿಯ ವೆಚ್ಚವೆಂದೂಡನೆ ನೆನಪಾಯಿತು. ಈ ವೆಚ್ಚದಲ್ಲಿ ಅರ್ಥವನ್ನು ಗೌಡರು ವಹಿಸುವದು ಸಂಪೂರ್ಣಾಯ. ಶಿಕರಪ್ಪಗೌಡರು ಸತ್ತಮೇಲೆ ಗೌಡಕಿಯ ದಪ್ಪರವೂ ಶೇಷಪ್ಪನ ಕಡೆಗೇ ಇತ್ತು. ಗೌಡರ ನೇಮಣಿಕಿ ಆಗುವರೆಗೆ ಅವನ ಕಡೆಗೇ ಇರುವದೂ ಇತ್ತು. ಗೌಡರ ಭಾಗಕ್ಕೆ ಸೇರುವ ‘ಗೋಪಾಳ’ದ

ಹಣವೂ ತನಗೇ ಸಲ್ಲುತ್ತಿತ್ತು ನಿಜ. ಆದರೂ ಅದಕ್ಕಾಗಿ ಸರಬರಾಯಿಯ ಭಾರವನ್ನೆಲ್ಲ ತಾನೊಬ್ಬನೇ ವಹಿಸಬೇಕೆಂದರೆ! ಪಾರ್ವತೀವನನ್ನು ಈ ವಿಷಯಕ್ಕೆ ಕೇಳುವದೂ ಬಿಗಿ. ಆದರೆ ಕೇಳಿದ್ದರೆ ಕೊಡುತ್ತಿದ್ದೆನೆಂಬ ಮಾತು ಆ ಮೇಲೆ ಬಂದರೆ? ಈ ಬಗ್ಗೆ ಒಂದು ಮಾತು ಯಾಕೆ ಕೇಳಿಬಿಡಬಾರದು? ಶೇಷಪ್ಪನಿಗೆ ಅದೂ ಸರಿಯಿನಿಸಿತು. ಜೈಸರ ಜಿನ್ನಪ್ಪನನ್ನು ಜೋತೆ ಮಾಡಿಕೊಂಡು ಗೌಡರ ಮನೆಗೆ ನಡೆದೇ ಬಿಟ್ಟ.

ಪಾರ್ವತೀವ್ವ ಒಳಗೆ ಅಡಿಗೆಮನೆಯಲ್ಲಿದ್ದಳು. ಶೇಷಪ್ಪ ಬಂದ ಸುದ್ದಿ ಕೇಳಿ ಅವಳ ಮನಸ್ಸಿನಲ್ಲಿ ಏನೇನೋ ಭಾವನೆಗಳು ಮುಡಿದವು. ಶಂಕರಪ್ಪಾಡರು ಸತ್ತಮೇಲೆ ಮೊದಲನೆಯ ಸಾರೆ ಶೇಷಪ್ಪ ತನ್ನ ಮನೆಗೆ ಬಂದಿದ್ದ. ಹಿಂದಿನ ನೂರು ವಿರಸದ ಪ್ರಸಂಗಗಳನ್ನೂ ಈಗ ಮರೆತು ಬಂದಿರಬಹುದೆಂಬ ಕಲ್ಪನೆ ಅವಳಿಗೆ ಸಮಾಧಾನವನ್ನುಂಟು ಮಾಡಿತು.

ಶೇಷಪ್ಪ ತಾನು ಬಂದ ಕಾರಣವನ್ನು ನೇರವಾಗಿ ಹೇಳಲಿಲ್ಲ. “ಮಾಮಲೇದಾರ ಸಾಹೇಬರು ಈ ಉರಿಗೆ ಬರೋವರಿದ್ದಾರ. ಮನ್ನೆ ತಾಲೂಕ-ಕಚೇರಿಗೆ ಹೋದಾಗ ಸುದ್ದಿ ಹತ್ತಿತು; ಅದಕ್ಕೆ ನಿಮಗೆ ತಿಳಿಸಿ ಹೋಗೋಣಂತ ಬಂದೆ” ಎಂದು ಪ್ರಾರಂಭಿಸಿದನು. “ಮತ್ತ ಮಾಮಲೇದಾರರು ಇಲ್ಲಿಗೆ ಬಂದಾಗ ದಾದಾನ ಮ್ಯಾಲಿನ ಖಿಟ್ಟಿ ಚೌಕೆಶ್ವಿಮಾಡಿ ನಿಕಾಲೆ ಮಾಡವರಿದ್ದಾರ” ಎಂದು ಮುಂದುವರಿಸಿದ. ಪಾರ್ವತೀವ್ವ ಇದರಿಂದ ಉತ್ಸಾಹಿತಳಾಗಿ ದಾದಾನ ಬಿಡುಗಡೆಗಾಗಿ ಪ್ರಯತ್ನಿಸಬಹುದೆಂದು ಅವನ ದೂರದ ಆಸೆ.

ಆದರೆ ಅವನ ಆಸೆಗೆ ಕೂಡಲೇ ಪೆಟ್ಟಿ ಬಿತ್ತು. ಪಾರ್ವತೀವ್ವ “ಇದ್ದಿತು ಬಿಡಿರಿ” ಎಂದು ನಿರುತ್ಸಾಹದ ಮಾತನ್ನಾಡಿದಳು.

ಶೇಷಪ್ಪನಿಗೆ ಆಶ್ಚರ್ಯವಾಯಿತು. “ಏನು ಪಾರ್ವತೀವ್ವಮೋರ ನನ್ನ ಕಂಡು ಜ್ಯಾಷ್ಟಿ ಮಾಡತೀರ್ಮೋ ಏನೋ? ದಾದಾನ್ನ ಜಾಮೀನಿನಮ್ಯಾಲೆ ಬಿಡಲಿಕ್ಕೆ ಪ್ರಯತ್ನ ಮಾಡಿದವರು ಈಗ ಹೀಂಗ ಮಾತಾಡೋದು?” ಎಂದ.

ಈ ಮಾತು ನಡೆಯುತ್ತಿರುವಾಗ ಜಿನ್ನಪ್ಪ ಅಲ್ಲಿರಲಿಲ್ಲ. ಮುಂಗಾರಿಯ ಬಿತ್ತಿಗೆಯ ವಿಷಯವಾಗಿ ಆಳುಗಳ ಜೋತೆಗೆ ಮಾತಾಡಲು ಧಾರ್ಬಗೆ ಹೊರಟುಹೋಗಿದ್ದ. ಗೌಡಿತಿಗೆ ಈಗ ತನ್ನ ಸಿಟ್ಟಿನ್ನೆಲ್ಲ ಕಾರಿಕೊಳ್ಳಲು ಒಳ್ಳೆಯ ಅವಕಾಶ ದೊರಕಿದಂತಾಗಿತ್ತು. ಗೌಡರ ಮನೆತನದ ಅಭಿಮಾನ. ಅಕಸ್ಮಾತ್ತಾಗಿ ತನ್ನ ಮ್ಯಾಮೇಲೆ ಬಿದಿದ್ದ ಜವಾಬ್ದಾರಿ, ಅವಳ ಹೆಣ್ಣಿಸ್ಥಾವಕ್ಕೆ ಜೋತೆಯಾಗಿ ಅವಳ ತಲೆಯಲ್ಲಿ ಏನೇನೋ ಗೊಂದಲ ಹಾಕುತ್ತಿದ್ದವು.

“ಅಲ್ಲಿರ, ಕಾರಹುಣಿಮೀ ದಿನಾ ನಮ್ಮೆ ಎತ್ತು ಕರಿಹರಿಯಾಕ ಈ ದಾದಾ ಅಡ ಬರಬೇಕನರಿ? ನಮ್ಮೆ ಉಪ್ಪು ಉಂಡ ಉಪಕಾರಾ ತೀರಿಸಿದ. ನಮ್ಮೆ ಬಳಗದವರೋಳಗ ತಲಿ ಎತ್ತಿ ಅಡ್ಡಾಡದ್ದಾಂಗ ಆಶಿಲ್ಲಿರಿ? ಗೌಡರ ಮನಿಗೆ ಬರೋ ಮರ್ಯಾದಿನ ಕಳದಿಟ್ಟನಲ್ಲಿರೇ! ಜಾಗೀರದಾರರ ನುಚ್ಚಿಗೆ ಬಿದ್ದ ಮನೆತನಾ ಅದು, ನಮ್ಮನ್ನು ನಚ್ಚಿತರೇ? ಹೇಳಿ ಕೇಳಿ ಜಾತೀನೂ ಒಂದ. ಇವರ ಕಾಕಾ ಇವರ ಅಪ್ಪು ಎಲ್ಲಾ ಅಲ್ಲೇ ದಗ್ಗರುಡಿತಾವಲ್ಲಿ? ಜಾತೀ ಅಭಿಮಾನ ಸುಟ್ಟರೂ ಹೋಗುದಿಲ್ಲ ಯಾಪ್ಪಾ! ನಮ್ಮದ ತೆಪ್ಪು, ಹೊಟ್ಟೀಲೆ ಹುಟ್ಟಿದ ಮಗ್ಗ ವಾಡಾಕೆಲ್ಲ ಆಟ ಇಂವೆಗ ಮಾಡಿದೆ. ಕಡೇಕೂ ನನಗ ಕ್ಕೆ ಹೋರಿಸಿದನಲ್ಲಿರೇ? ಇನ್ನು ಅಂವಾ ಜೇಲಿಗ ಹೋದರು ಆಟ, ಹಾಳಭಾವಿ ಬಿದ್ದರೂ ಆಟ.”

ಗೌಡಿತಿಯ ತ್ಯೇಷ ದುಷ್ಪ ತರ್ಕದ ಬೆನ್ನನ್ನೇರಿ ಅಸಂಬಧ ಮಾತುಗಳನ್ನೇ ಆಡಿಸಿತ್ತು. ಶೇಷಪ್ಪನಿಗೆ ತನ್ನ ಕುತೆಂತ್ರವನ್ನು ಬಿತ್ತೆಲು ಇದು ಹದವಾದ ಭಾವಿ ಎನ್ನಿಸಿತು. ದಾದಾನ ಮೇಲೆ ಅವನಿಗೇನೂ ದ್ವೇಷವೆಂದಲ್ಲ. ಆದರೆ ಶೇಷಪ್ಪನಿಗೆ ಯಾವ ಪ್ರಸಂಗದಲ್ಲಿ ಏನು ಲಾಭವಾದಿತೋ ಎಂದು ಯಾವಾಗಲೂ ನಿರೀಕ್ಷೆ ಇರುತ್ತಿತ್ತು. ಆದರೂ ಇನ್ನೊಂದು ಮಾತು ಕೇಳಿ ನೋಡೋಣವೆಂದುಕೊಂಡ.

“ಇಲ್ಲಿ ನೋಡಿ ಪಾರ್ವತೀಪ್ಪನವರ, ದಾದಾನ್ನ ಜೇಲಿಗ ಕಳಿಸೋಂದು ಹಗುರು. ಆದರ ಬಿಡಿಸಿಗೊಂತ ಬರೂದ ಕರಿಣ. ಅದಕ ಸ್ವಲ್ಪ ವಿಚಾರ ಮಾಡಬೇಕಾಗೇದ” ಎಂದ.

“ಹಗುರಾಗಿದ್ದರ ಅದನ್ನು ಮಾಡಿಬಿಡರಿ. ನನ್ನೇನು ಕೇಳಾಡ್ಯಾತಿ ಅದರಾಗ?” ಎಂದು ಮತ್ತೆ ಕಡ್ಡಿ ಮುರಿದಂತೆ ಪಾರ್ವತೀಪ್ಪ ಮಾತಾಡಿದಳು.

ಶೇಷಪ್ಪನಿಗೆ ಇನ್ನೂ ಒಂದು ಸಂಶಯ. “ಅಲ್ಲ ಬಾಳಾಚಾರರು ನಿಮ್ಮ ಮಾತಿಗೆ ಒಪ್ಪಬೇಕಲ್ಲ? ದಾದಾನ ಮ್ಯಾಲೆ ಅವರ ಸ್ತ್ರೀತಿ ಭಾಳ ಇದ್ದಾಂಗ ಕಾಣತದ, ಅವನ ಮ್ಯಾಲೆ ವಾರಂಟ ಇದ್ದಾಗ ಅವನ್ನು ತಮ್ಮ ಮನ್ಯಾಗ ಮುಚ್ಚಿ ಇಟಗೊಂಡದ್ದನ್ನು ಸ್ಥಿತಃ ನೋಡಿನಿ ಅಂತ ಈ ಮಾತ ಆಡಬೇಕಾಗೇದ.”

ಮಾತು ಈಗ ಬಾಳಾಚಾರ್ಯರ ವಿಷಯಕ್ಕೆ ಬಂದವು. ಇಬ್ಬರೂ ಎಚ್ಚರಿಕೆಯಿಂದ ಮಾತಾಡತೋಡಿದರು. ಶೇಷಪ್ಪ ತನ್ನ ಕುಲಕರ್ಣಿ ಪಾಳಿ ಹೋಗಲಿರುವ ಮಾತನ್ನೂ ಆಡಿದ. ನಾಲ್ಕುತ್ತು ವರ್ಷ ಉರು ಬಿಟ್ಟಹೋದ ಶ್ಯಾಮರಾಯನ ಹೋಸ ನೇಮುಣಿಕಿಗೆ ಬಾಳಾಚಾರ್ಯರ ಸಂಪೂರ್ಣ ಬೆಂಬಲವಿದ್ದದನ್ನೂ ನಿವೇದಿಸಿದ. ಆದರೆ ಗೌಡರ ವಾರಸಾ-ಪ್ರಕರಣದ ತೊಡಕು ತೊಂದರೆಗಳಿಲ್ಲ ಶ್ಯಾಮರಾಯನಿಗೇನು ಗೊತ್ತಾಗಬೇಕು? ತನ್ನನ್ನು ಇನ್ನೂ ಕೆಲದಿನ

ಇರಗೊಟ್ಟರೆ ತೊಡಕುಗಳೆಲ್ಲ ಪರಿಹಾರವಾಗುವದಿಲ್ಲವೇ? ಇದಕ್ಕೆ ಬಾಳಾಚಾರ್ಯರೇಕೆ ಅಡ್ಡಬರಬೇಕು? ಶೇಷಪ್ಪನ ತಕರಾರೆಲ್ಲ ಬಾಳಾಚಾರ್ಯರ ಮೇಲೆಯೇ. ಶ್ಯಾಮರಾಯನ ನೇಮಣಿಕಿಗೆ ಅವರೇ ಕಾರಣರೆಂದು ಅವನ ‘ಕುಲಕರ್ಣಿಕೆ ಅಂತರಾತ್ಮಾ’ ಹೇಳುತ್ತಿತ್ತು ಇದನ್ನೇ ಗೌಡಿತಿಯ ಎದುರು ವಿವರಿಸಿ ಹೇಳಿ, ಬಾಳಾಚಾರ್ಯರು ವಾರಸಾ-ಪ್ರಕರಣದ ಬುಡಕ್ಕೋ ಕೊಡಲಿಹಾಕಲಿರುವರೆಂದು ಬಿಂಬಿಸಿದ.

ಆಳುಗಳೊಡನೆ ಮಾತಾಡಲು ಹೋದ ಜಿನ್ನಪ್ಪ, ಬಿತ್ತಲಿಕ್ಕಾಗಿ ಕೂರಿಗಿ, ದಿಂಡು ಸಜ್ಜಮಾಡಿಕೊಟ್ಟೇ ಬಂದ, ಬಂದಾಗಲೂ ಶೇಷಪ್ಪನ ಹರಟೆ ಇನ್ನೂ ನಡೆದೇ ಇತ್ತು. ಶೇಷಪ್ಪನ ಬಗ್ಗೆ ಅವನಿಗೆ ಒಳ್ಳೆಯು ಅಭಿಪ್ರಾಯವೇ ಆಗಿತ್ತು. ದಾದಾನನ್ನು ಜಾಮೀನಿನ ಮೇಲೆ ಬಿಡಿಸಿದ್ದು, ಪಡೆದಪ್ಪನನ್ನು ಓಡಿಸಿದ್ದು, ಲಿಂಗಪ್ಪನ ವಾರಸಾ ರದ್ದುಪಡಿಸಲು ಅಪ್ಪಿಲು ಮಾಡಿದ್ದ ಇನ್ನೆಲ್ಲ ಅವನು ಕಣ್ಣಾರೆ ಕಂಡವನಾಗಿದ್ದು. ಹೊಕ್ಕೆ ತಿಂದರೂ ಹೇಳಿದಂತೆ ಕೆಲಸ ಮಾಡಿದ್ದು. ಅಂದಮೇಲೆ ಇವನನ್ನು ಮೋಸಗಾರನೆಂದು ಹಿಡಿಯುವದಾದರೂ ಹೇಗೆ? ಅಂತಲೇ ಮತ್ತೊಮ್ಮೆ ನಡುವೆ ಬಾಯಿ ಹಾಕಿದ:

“ಕುಲಕಣ್ಣಾರ್, ನಿಮ್ಮ ಮುಂದ ಆಡೂ ಮಾತಲ್ಲ. ಆದಿಥಾಂಗ ಮಾಡು ಭಂಟರು ನೀವ ಒಬ್ಬರು ಅಂತ, ಗೌಡಿತೇ ಮುಂದ ನಾ ಹೇಳಿಕೊಂತನ ಬಂದೀನು. ಬೇಕಾರ ಅವರನ್ನ ಕೇಳಿಕೋರಿ.”

ಶೇಷಪ್ಪನ ಮುಂಗಾಲು-ಪುಟಿಗೆಗೆ ಇನ್ನೊಂದು ಆಧಾರ ಸಿಕ್ಕಿತು. “ಅಲ್ಲೋ ಜಿನ್ನಪ್ಪ, ನೀನ ಹೇಳು. ಶ್ಯಾಮರಾಯರ ಕುಲಕರ್ಣಿಕೆ ನೇಮಣಿಕಿ ಆದರ, ಅವನ ಕಡಿಂದ ಲಿಂಗಪ್ಪನ ವಾರಸಾ-ಪ್ರಕರಣ ನೀಗಸೂದು ಸಾಧ್ಯ ಆದೀತ?” ಎಂದು ಕೇಳಿದ.

“ಜೀ, ಆಗಣರೇ! ಅವರು ಕಲ್ಲುವರಾದರ ನಮ್ಮೂರಾಗ ಹಿರ್ಯಾರಾಗಾಕ ಪಾಡದಾರು. ಕೋಟು-ಕಚೇರಿ ವಹಿವಾಟ ಇದ್ದಾಂಗ ಕಾಣಾದಿಲ್ಲ ತಗೀರಿ” ಎಂದು ಜಿನ್ನಪ್ಪ ಮುಖಿಸಾಮುದ್ರಿಕ ಹೇಳುವವನಂತೆ ಶ್ಯಾಮರಾಯರ ಬೆಲೆಯನ್ನಳೆಂಬಿಟ್ಟು.

“ನನಗ ಕುಲಕರ್ಣಿಕೆ ಸಿಗಬೇಕೂ ಅಂತ ನನಗೇನೂ ಆಶಾ ಇಲ್ಲ. ಅದರಿಂದ ಬಂದಿತೇನು, ಆದೀತೇನು? ಅದರ ದೊಡ್ಡ ಕೆಲಸಕ್ಕ ಕೈಹಾಕೀವಿ ಏನಪಾ. ಅದನ್ನ ಸಾಧಿಸಲಿಕ್ಕೆ ದಪ್ಪರ ಕೈಯಾಗ ಇರಬೇಕಾಗತದ. ನಾಳೆ ಪ್ರಾಂತಸಾಹೇಬರು ಬಂದರಂದರ ಶ್ಯಾಮರಾಯನ ನೇಮಣಿಕಿ

ಆಗಿಬಿಡಬಹುದು. ಆಮ್ಯಾಲೆ ಪ್ರಾಂತಕಚೇರಿ ಸಂಬಂಧ ನನಗ ಉಳ್ಳಾದುಲ್ಲ. ಆಮ್ಯಾಲೆ ವಾರಸ್‌ ಅಪೀಲು ವಿರುದ್ಧ ಅದರ ನಾ ಜವಾಬ್ದಾರ ಅಲ್ಲ” ಶೇಷಪ್ಪನ ಮಾತಿನ ಗಳಕ್ಕೆ ಮೀನ ತಗಲಿತು.

ಶೇಷಪ್ಪ ಇಬ್ಬರಿಂದಲೂ ಸಹಾಯ ಯಾಚಿಸಿದ. ಅವರು ಇಲ್ಲಿನ್ನಲಾರರು. ಆದರೆ ಇಬ್ಬರಿಂದಲೂ ಆಗಬೇಕಾದದ್ದೇನು? ಶೇಷಪ್ಪನೇ ಹಾದಿ ಹೇಳಿಕೊಡಬೇಕಾಯಿತು. ಕೆಲದಿನಗಳ ಮಟ್ಟಿಗಾದರೂ ಶೇಷಪ್ಪ ಕುಲಕರ್ಮಣಿಯಾಗಿ ಉಳಿಯುವುದು ಅವಶ್ಯಕವಾಗಿದೆ. ಇದರ ಸಲುವಾಗಿ ಬಾಳಾಚಾರ್ಯರ ವಿರುದ್ಧ ನಿಲ್ಲಬೇಕಾದ ಪ್ರಸಂಗ ಬಂದರೂ ಬರಬಹುದು. ಅದಕ್ಕಾಗಿ ಸರ್ವೋತ್ತಮಣ ಉಪಾವೆಂದರೆ ಒಂದೇ ಒಂದು. ಪ್ರಾಂತ ಸಾಹೇಬರ ಹೆಸರಿನಲ್ಲಿ ಒಂದು ಅರ್ಜಿ ಬರೆಯಬೇಕು. ಶೇಷಪ್ಪನೇ ಕೆಲ ದಿನಗಳವರೆಗೆ ಕುಲಕರ್ಮಣಿಯಾಗಿ ಉಳಿಯುವದು ಉರ ಹಿತದ ದೃಷ್ಟಿಯಿಂದ ಅವಶ್ಯವಾಗಿದೆಯಿಂದು ಕಾಡಿಸಬೇಕು. ಅರ್ಜಿ ಇಂದು ಸಂಜೆಯ ಒಳಗೇ ಸಿದ್ಧವಾಗಬೇಕು. ಅದಕ್ಕೆ ಗೌಡತಿಯದೇ ಮೊದಲ ಸಹಿಯಾಗಬೇಕು.

ಪಾರ್ವತೀವೈಜ್ಞಾನಿಕ ಇಬ್ಬರೂ ಈ ಮಾತಿಗೆ ಒಪ್ಪಲೇಬೇಕಾಯಿತು. ಆದರೆ ಶೇಷಪ್ಪ ಇನ್ನೂ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿತ್ತು. ಅರ್ಜಿಗೆ ಉರವರದೆಲ್ಲ ಬೆಂಬಲವಿರಬೇಕು. ಆದರೆ ಅರ್ಜಿ ಬರೆದದ್ದು ಶೇಷಪ್ಪನ ನೇಮಣಾಕಿಯ ವಿಷಯವಾಗಿ ಎಂದು ಜನರಿಗೆ ಹೇಳುವದು ಬೇಡ. ಹೇಳಿ ಕೇಳಿ ಇದು ವ್ಯೇಹ್ಯತ್ವಕ ವಿಷಯ, ಕುಲಕವಾದದ್ದು, ಬಾಳಾಚಾರ್ಯರು ಇದರ ವಿರುದ್ಧ ಬಾಯಿಹಾಕಬಹುದು, ಈ ವಿಷಯ ಅವರಿಗೂ ತಿಳಿದಿರಬಾರದು. ಆದರೂ ಎಲ್ಲರ ಬೆಂಬಲ-ಬಾಳಾಚಾರ್ಯರೂ ಸಹ ಸಿಕ್ಕಿರಬೇಕು. ಅದಕ್ಕೆ ಹಾದಿ ಏನು?

ಶೇಷಪ್ಪನಿಗೆ ಗೊತ್ತಿಲ್ಲವೇ? ಮೊನ್ನೆ ಮೊನ್ನೆ ದುಷ್ಪಾಳ, ಕಾಲರಾ ಪಾದಳ್ಳಿಯನ್ನೇ ಮುರಿದುಬಿಟ್ಟವೆ. ಸರಕಾರದಿಂದ ಸಹಾಯ ಬೇಡಬೇಕಾಗಿದೆ. ಈಗ ಕೊಟ್ಟ ತಗಾಯಿ ಸಾಲ ಯಾವುದಕ್ಕೂ ಸಾಲದು, ಸರಕಾರ ಸಹಾಯವನ್ನೇ ನೀಡಬೇಕು. ಅರ್ಜಿ ಬರೆದದ್ದೇ ಅದರ ಸಲುವಾಗಿ ಎಂದು ಉರವರಿಗೆಲ್ಲ ಹೇಳಿ ಅವರ ಕಡೆಯಿಂದ ಸಮೃತಿ ಸೂಚಕವಾಗಿ ಬೋಟ್ಟು ಒತ್ತಿಸಬೇಕು. ಶೇಷಪ್ಪನಿಗೇನು ಅರಿಯದ ವಿಷಯವೇ? ಉರವರೆಲ್ಲ ನಿರಕ್ಷರಿಗಳು. ತಾನೊಬ್ಬ, ಗಾವರೀ ಸಾಲೆಯ ವೆಂಕಟ್‌ಮಾಸರ ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಅಕ್ಷರಗಳಿಂದರೆ ದೇವ್ವವನ್ನು ಕಂಡಂತೆ ಗಡಗಡ ನಡುಗುತ್ತಿದ್ದರು. ಇನ್ನು ಬಾಳಾಚಾರ್ಯರು ಅವರಿಗೆ ಕನ್ನಡ ಲಿಪಿ ಗೊತ್ತಿಲ್ಲ. ಅವರು ಓದುವದು,

ಬರೆಯುವದು ದೇವನಾಗರಿ ಲಿಪಿಯಲ್ಲಿಯೇ! ಅರ್ಚಿಯಲ್ಲಿ ಬರೆದ ವಿಷಯ ಅವರಿಗೆ ಕೂಡಾ ಗೊತ್ತಾಗಿರಬಾರದು.

ಪಾರ್ವತೀಪ್ರಜಿನ್ನಪ್ರಜಿನ್ನರೂ ಸುಲಭವಾಗಿ ಅವನ ಬಲೆಗೆ ಬಿದ್ದರು. ಶೇಷಪ್ಪನಿಗೆ ತನ್ನ ಯಶಸ್ವನ್ನು ಕಂಡು ತನಗೇ ಆಶ್ಚರ್ಯವಾಯಿತು, ಸ್ವಲ್ಪ ಹೆದರಿಕೆಯೂ ಅಯಿತು. ಅದರೂ ಅದನ್ನೆಲ್ಲ ತೋರಗೊಡದೆ ಹೇಳಿದ: “ಹಂಗಾರ ನಾ ಈಗಿಂದೀಗ ಹೋಗಿ ನಮ್ಮ ಮಾಸ್ತರ ವೆಂಕಟ್ಟನ ಕಡಿಂದೆ ಎರಡು ಅರ್ಚಿ ಬರಿಸಿ ಕಳಸತ್ತಿನಿ. ಒಟ್ಟಿಗೆಲ್ಲಾ ದಸ್ತಾರ ಅವರ ಬರೀತಾರ. ಅವರು ಇಲ್ಲಿ ಬಂದು ಕೂತಾಗ ಒಬ್ಬೊಬ್ಬರನ ಕರಿಸಿ ಒಟ್ಟು ಒತ್ತಿಸಿಕೊಬೇಕು. ಹತ್ತಿಪ್ಪತ್ತು ಸಹಿ ಆಗಿ ಅರ್ಚಿ ಬರೆದ ಕಾಗದ ಮುಗಿತೂ ಅಂದರ, ಉಂಧಾಗ ಅಡ್ಡಾಡಿ ಬೀಳೀ ಕಾಗದದ ಮ್ಯಾಲ ಒಟ್ಟು ಒತ್ತಿಸಿಗೊಬೇಕು. ಆಗ ಮಾತ್ರ ನಾ ಬರದು ಕೊಟ್ಟ ತಗಾಯಿ ಅರ್ಚಿ ಕ್ಯಾರ್ಯಾಗ ತೋಗೊಂಡಿರಬೇಕು. ಬಿಳೆಕಾಗದದ ಮ್ಯಾಲೆ ಸಹಿ ಮಾಡಿಸಿಕೊಂಡು, ಆ ಕಾಗದ ಅರ್ಚಿಗೆ ಹಚ್ಚಿ ಕೆಳಸಿದೆ ಮ್ಯಾಲೆ ಸಹಿ ಮಾಡಿಸಿಕೊಂಡು ತಗಾಯಿ ಅರ್ಚಿಗು ಕೆಲವು ಸಹಿ ಮಾಡಿಸಿ ಇದರ ಜೋಡಿನ ಕಳಿಸಿಬಿಡತ್ತಿನಿ. ಜನರಿಗೆ ಹೋಸವಾಡಿ ಕೆಲಸಾ ಮಾಡಿದಿವಿ ಅಂತ ಅನಿಸಿಗೊಳ್ಳೋದು ಬ್ಯಾಡ ಎಂದಿಷ್ಟು ಹೇಳಿ ಶೇಷಪ್ಪ ಗೌಡರ ಮನೆಯಿಂದ ಹೊರಬಿದ್ದು.

ದಾರಿಯಲ್ಲಿಯೇ ಗೋಪಕೃಷ್ಣನ ಗುಡಿ. ಶೇಷಪ್ಪ ಅದರ ಹತ್ತಿರ ಬಂದಾಗ ಯಾರೋ ಭಕ್ತರು ಗಂಟೆ ಬಾರಿಸಿದ ಸಪ್ಪಳ ಕಳಿದವನೇ ಮೇಲೆ ನೋಡಿದ. ಬಾಳಾಜಾರ್ಯರು ಅಲ್ಲಿಯೇ ಇದ್ದರು. ಅವರನ್ನು ನೋಡಿ ಕ್ಯಾಮುಗಿದು ನಮಸ್ಕರಿಸಿದ.

“ಬಾರೋ ಶೇಷಪ್ಪ, ಬಂದು ಫಳಿಗಿ ಕೂತು ಹೋಗಲ್ಲ” ಎಂದು ಆಚಾರ್ಯರೇ ಕರೆದದ್ದರಿಂದ ನಿವಾಹವಿಲ್ಲದೆ ಶೇಷಪ್ಪ ಗುಡಿಯ ಪಾವಟಿಗೆಗನ್ನೇರಿದ.

“ಯಾಕೋ ಒಳೇ ಅವಸರದಿಂದ ಹೊಂಟ್ಟಾಗಿತ್ತು ಸ್ವಾರೀ? ಇಕಡೆ ಎಲ್ಲೆ ಗೌಡರ ಮನಿಗೆ ಹೋಗಿದ್ದೇನು?” ಅಚಾರ್ಯರು ಮಾತು ಪ್ರಾರಂಭಿಸಬೇಕೆಂದು ಸಹಜ ಕುತೂಹಲದಿಂದಲೇ ಕೇಳಿ, ನಶ್ಯದ ಬುರುಡೆಗಾಗಿ ಶೇಷಪ್ಪನೆಯರು ಕ್ಯಾಚಿದರು.

ತಮ್ಮ ಗುಟ್ಟು ಇಷ್ಟು ಬೇಗ ಇವರಿಗೆ ತಿಳಿದದ್ದಾದರೂ ಹೇಗೆ ಎಂದು ಶೇಷಪ್ಪನಿಗೆ ದಿಗಿಲು ಬಿತ್ತು. ಅವನಿಗರಿಯದಂತೆಯೇ ಅವನ ಹುಬ್ಬಿಗಂಟಿಕ್ಕಿದವು. ನಶ್ಯದ ಚಿಟಕೆಯನ್ನೊಮ್ಮೆ ಮೂಗಿನಲ್ಲೇರಿಸಿ, ವಾಡಿಕೆಯಂತೆ ಮಸಿ-ನಗೆ ನಕ್ಕು “ಅದ ಅಲ್ಲ ಆಚಾರ ಕೆಲಸ. ಬರಗಾಲದಾಗ ಜನರು ಕೂಳಿಲ್ಲದ ಸಾಯೋದನ್ನು

ಕಣ್ಣೀಲೇ ಹ್ಯಾಂಗ ನೋಡಬೇಕು ಹೇಳೈ? ಅದಕ ಪಾರ್ವತೀವ್ವನ ಜೋಡಿ ಸರಕಾರಕ್ಕೆ ಈ ಬಗ್ಗೆ ಒಂದ ಅರ್ಜಿ ಕೊಡಬೇಕಿನಿಸಿತು. ಅದಕ್ಕೆ ಗೌಡರ ಮನೀಗೆ ಹೋಗಿದ್ದೆ” ಎಂದು ಹೇಳಿದ.

“ಇಂಥಾ ಉರಗಾರಿಕಿ ಕೆಲಸಕ್ಕೆ ಅರ್ಜಿ ಕೊಡೋದಿದ್ದರ ಪಾಪ, ಪಾರ್ವತೀವ್ವನ ಯಾಕ ತ್ರಾಸ ಕೊಡಬೇಕೊ? ನಾವೆಲ್ಲಾ ಇಲ್ಲೇನಪಾ? ಇಂಥಾ ಕೆಲಸಕ್ಕೆ ಎಂದಾದರೂ ಅಡ್ಡ ಬಂದಿವೇ? ನೀ ಅರ್ಜಿ ಒಂದು ಬರಿಸಿಕೊಟ್ಟಿದ್ದರ, ಜನರ ಸಹಿ ಹಾಕಸೋ ಕೆಲಸ ಬೇಕಾದವರು ಮಾಡತಾರ. ಅಲ್ಲೋ, ಮತ್ತು ವಾರಸಾ ಪ್ರಕರಣದ ಬಗ್ಗೆ ಏನೋ ಮಾತು ನಡಸಿದ್ದ ಅಂತ? ಮೊದಲ ಗೌಡರ ಇದ್ದ ಜ್ಞಾನ ಉರಿಗೆ ಹಂಚಿ ಸತ್ತು ಹೋದರು. ಈಗ ನೀನು ಅಪೀಲು-ಪರೀಲು, ಮತ್ತೊಂದು-ಮಗದೋಂದು ಅಂತ ಕಾಲಾಗ ಹಾವು ಬಿಟ್ಟು ಆ ಹೆಣಮಗಳ ಕಡಿಂದ ದ್ಯಾಢ ಉಜ್ಜ್ವಳಾಡ” ಬಾಳಾಚಾರ್ಯರು ಉದ್ದೇಶವಿರದೆಯೇ ನಿಷ್ಪರವಾಗಿ ಮಾತಾಡಿದರು.

“ಭೇ ಭೇ ಏನ ಮಾತಾಡತೀರ ಆಚಾರ? ನನ್ನ ಮನೀ ಕೆಲಸ ಅಂತ ಹೇಳಿ ನಾ ಮಾಡಲಿಕ್ಕೆ ಹತ್ತಿನಿ. ಇನ್ನೇನಪಾ, ನಾಳೆ ಆ ಪ್ರಕರಣದ ಚೌಕತೀಗೆ ಪ್ರಾಂತಸಾಹೇಬರು ಬಂದಾಗ ಸರಬರಾಯಿ ವ್ಯವಸ್ಥೆ ಮಾಡಬೇಕಾಗತದ. ಅದರ ವಿಚುರ ಗೌಡಿ ಹೊಡಲಿ ಅಂತ ಕೇಳಾದ ಅನ್ಯಾಯ? ಜವಾಬು ತೋಗೊಂಡ ಮ್ಯಾಲ, ಆರ್ಥರ ರದ್ದು ಮಾಡಲಿಕ್ಕೆ ನೋಟ ಹಾಕಾವರ ಶಿರಸ್ತೇದಾರರು, ಅವರಿಗೆ ಸ್ವಲ್ಪಿಲ್ಲಾ ಸ್ವಲ್ಪ, ಎಲಿ ಅಡಿಕ ಮುಟ್ಟಸಬೇಕಂತ ಹೇಳೋದು ಅನ್ಯಾಯ? ಅದನ್ನೂ ನನ್ನ ಕೈಲೇನ ಮಾಡೂ ಅಂತಿದ್ದರ ಉಪಾಯ ಇಲ್ಲ” ಶೇಷಪ್ಪ ಅಕ್ಕಸದಿಂದ ಎಲ್ಲವನ್ನೂ ಮಾತಾಡಿದ.

“ನಿನ್ನೇ ಅಜರಾಣ ಉರಿನ ನಾಲ್ಕು ಸಂಭಾವಿತ ಹಿರೇರು ಬಂದಾರ. ಲಿಂಗಪ್ಪನ ತಂದಿಗೆ ಜಡ್ಡಗೇದಂತ. ಅವನ್ನು ಕರಕೊಂಡ ಹೋಗಲಿಕ್ಕೆ ಬಂದಾರ. ಮೊದಲಿನ ಸ್ಥಿತಿ ಈಗ ಉಳದಿಲ್ಲ. ಲಿಂಗಪ್ಪ ತಾನಾಗೇ ಈಗ ವಾರಸಾ ಹಕ್ಕು ಬಿಟ್ಟಗೊಟ್ಟ ಹೋಗೋ ವಿಚಾರದಾಗ ಇದ್ದಾನ. ಅಪೀಲು ಅವನ ವಿರುದ್ಧ ಆದರೂ ಸಂತೋಷನ ಅಂವಗ. ಅದಕ್ಕೆ ಅಪೀಲು ಗೆದ್ದ ಶಿರೋದರೊಳಗ ಏನೂ ಮಹತ್ವಾದ ಉಳದಿಲ್ಲ ಶೇಷಪ್ಪ” ಬಾಳಾಚಾರ್ಯರು ಹಗುರಾಗಿಯೇ ಹೇಳಿ ಶೇಷಪ್ಪನ ಯೋಜನೆಗಳನ್ನೆಲ್ಲ ವಿಫಲಗೊಳಿಸಲು ಪ್ರಯತ್ನಿಸಿದರು.

“ಕುರುಡ ಬಯಸೋದೇನು ಆಚಾರ. ಎರಡು ಕಣ್ಣ, ಪಡದಪ್ಪ ಒಬ್ಬಾಂವ ಹೋದ. ಇನ್ನು ಲಿಂಗಪ್ಪನೂ ಹೋದಾ ಅಂದರ ನಿಶ್ಚಿಂತಿ ಆತು.

ಪ್ರಾಂತಸಾಹೇಬರು, ಶಿರಸ್ತೇದಾರರು ಇವರಿಗೆ ಬೆಣ್ಣೀ ಹಚ್ಚು ಉಸಾಬರಿ ತಪ್ಪಿದ್ದಾಂಗ ಆತು. ಅದಿರಲ್ಲಿ ಮುಖ್ಯ ವಿಷಯ ಅಂದರ ಬರಗಾಲದಿಂದ ತ್ರಾಸ ಆದದ್ದರ ಒಗ್ಗೆ ಸರಕಾರಕ್ಕೆ ಅರ್ಜೆ ಕಳಸಬೇಕಾಗೇದ, ನಾ ಅರ್ಜೆ ಬರಿಸಿ ಕಳಸಕಿಂತಿನಿ. ನೀವ ಸ್ವಂತಃ ಸಹಿ ಮಾಡಸರಿ. ಆ ಅರ್ಜೆ ಮಂಜೂರಿ ಬಗ್ಗೆ ಶಿರಸ್ತೇದಾರರಿಗೆ ಹೇಳಿಕೊಳ್ಳೋದು ಜರೂರ ಆದ ಅಂತ ಅನಸತತದ. ನೀವೇನಂತಿರಿ?” ಶೇಷಪ್ಪ ಹೊಟ್ಟೆಯೊಳಗಿನ ಕಹಿಯೆಲ್ಲ ಪ್ರಯತ್ನಪೂರ್ವಕವಾಗಿ ಅಡಗಿಸಿ ಕೇಳಿದ.

“ಅದಕ್ಕಾರು ಬ್ಯಾಡೆಂದಾರು ಶೇಷಪ್ಪ. ನೀನೂ ಶಿರಸ್ತೇದಾರರಿಗೆ ತಿಳಿಸಿ ಹೇಳು. ಪ್ರಾಂತಸಾಹೇಬರು ಇಲ್ಲಿ ಬಂದ ಕಾಲಕ್ಕೇ ಇಂದುಪುರದ ಮಹಾರಾಜರೂ ಬರೋವರಿದ್ದಾರಂತ. ಅವರ ಕಾರಭಾರಿ ಕಡಿಂದ ಶ್ರಾವಣಾಯಗ ಪತ್ತೆ ಬಂದದ. ಬರಗಾಲ ಸಹಾಯದ ಬಗ್ಗೆ ಪ್ರಾಂತಸಾಹೇಬರಿಗೆ ಅವರ ಕಡಿಂದ ಹೇಳಿಸೋದೂ ಸಾಧ್ಯ ಅದ. ನಿನ್ನ ಶಿರಸ್ತೇದಾರರ ಶಂಖವಿಂದನ ನೀರು ಬೀಳಬೇಕೂ ಅಂಬೋ ವಿಧಿ ಏನ ಇಲ್ಲಲ್ಲ? ಹೇಳತಿದ್ದರ ಹೇಳಲಿ, ಆದರ ಅದಕ್ಕೂ ರೊಕ್ಕು ಅಂದರ ಮಾತ್ರ ಬ್ಯಾಡ.”

ಕೆಲ ಹೊತ್ತು ಇಬ್ಬರೂ ಸುಮ್ಮನಿದ್ದರು. ನಶ್ಯದ ವಿನಿಮಯವಾಯಿತು. ಶೇಷಪ್ಪನಿಗೆ ಇನ್ನೊಂದು ಮಹತ್ತೆದ್ದ ಸುದ್ದಿಯನ್ನು ಆಚಾರ್ಯರೆಡರು ಒಡೆಯುವದಿತ್ತು. ಸಲ್ಲ ಹೊತ್ತು ತಡೆದು ಹೇಳಿದ: “ಅದೆಲ್ಲ ಸರಿ ಆಚಾರ. ಆದರ ದಾದಾಗ ಶಿಕ್ಷಣ ಮಾಡಿಸೇ ತೀರಬೇಕೂ ಅಂತ ಪಾರ್ವತೀಪ್ಪನ ಅಭಿಪ್ರಾಯದ. ಅದೇನೋ ಕಾರುಹುಣ್ಣಿವ್ಯಾಗ ಪ್ರಕರಣ ಆತಂತ, ಆಪ್ರೋತ್ತು ನಾನು ಇದ್ದಿಲ್ಲ ಉರಾಗ. ಜಮಾಬಂದಿಗೆ ಅಂತ ಹೋಗಿದ್ದೆ.”

ಆಚಾರ್ಯರಿಗೆ ಶೇಷಪ್ಪನ ಈ ಮಾತುಗಳೇ ಕಣಾಕಲೋರವೇನಿಸಿದವು. ಪಾರ್ವತೀಪ್ಪನ ಮನಸ್ಸು ದಾದಾನ ವಿಷಯಕ್ಕೇನೋ ಕಲುಷಿತವಾಗಿದೆ. ಆದರೆ ಅವನಿಗೆ ಶಿಕ್ಷೆ ಮಾಡಿಸಿಯೇ ತೀರಬೇಕೆಂಬ ಹಟ ಹುಟ್ಟಿವದು ಸಾಧ್ಯವೇ? ಶೇಷಪ್ಪನೇ ಆ ಉರಿಗೆ ಪುಟಗೊಟ್ಟಿರಬಹುದೇ? ಕಾರುಹುಣ್ಣಿಮೆಯ ದಿನ ಈ ಮಾಹಾನುಭಾವ ಉರಲ್ಲಿ ಇಲ್ಲದಿದ್ದರೇ ನೆಟ್ಟಾಗಾಯಿತು. ಇಲ್ಲದಿದ್ದರೇ ಆ ದಿನ ಅಗಸೆಯ ಮುಂದೆಯೇ ರಕ್ತದ ಕಾಲುವೆ ಹರಿಯಬಹುದಿತ್ತು. ಶೇಷಪ್ಪ ಬೀಸುವ ಬಲೆಯೇ ದೊಡ್ಡದು. ಅದರಲ್ಲಿಗ ದಾದಾ ಸಿಕ್ಕಿಬಿಡ್ಡಿದ್ದಾನೆ. ಅವನನ್ನು ಜೇಲಿಗೆ ಕಳಿಸುವಂತೆ ವಾಡಿ ಗೌಡಿತಿಯ ಕಡೆಯಿಂದ ಹಣ ಹೊರಡಿಸುವ ಯೋಚನೆಯಲ್ಲಿದ್ದಾನೆ.

“ಅಲ್ಲೋ ಶೇಷಪ್ಪ, ಆ ಮಡುಗ ಜೇಲಿಗೆ ಹೋಗಬೇಕೂ ಅಂತ ಮನಸ

ನಿನಗನಸತ್ಯದೇನು?” ಎಂದು ಅಂತಕರಣ ಕರಗಿ ಆಚಾರ್ಯರು ಕೇಳಿದರು.

“ಎಂಥಾ ಮಾತು ಹೇಳಿತೀರ ಆಚಾರ! ಹಾಂಗಿದ್ದರ ಅವನ ಜಾಮೀನಿನ ಮ್ಯಾಲೆ ಬಿಡಿಸಲಿಕ್ಕೆ ಕೈವಿಚ್ಚ ಮಾಡಿಕೊಂಡು ಕೋರ್ಟು—ಕಚೇರಿ ಅಡ್ಡಾಡಿದ್ದನೇ? ನಾವು ಮಾಡೋದು, ಒಂದು, ಅದು ಆಗೋದು ಇನ್ನೊಂದು. ಗೌಡಿತಿ ಪಾಪ, ಹೆಣಮಗಳು; ಮಕ್ಕಳು ಅಲ್ಪವಯಿ; ದೊಡ್ಡ ಆಸ್ತಿ. ಇಂಥಾ ಪರಿಸ್ಥಿತಿಯೊಳಗ ದಾದಾನಂಥಾ ವಿಂಬಿರ ಹುಡುಗ ಆಕಿ ಬೆಂಬಲಕ್ಕಿರೋದ ಯೋಗ್ಯ. ಆದರ ಯಾಕೋ ಪಾರ್ವತೀವ್ಯಾಹರಣ ಹಿಡಿದಾಳ. ಅಂವಾ ಗೌಡರ ಮನೆತನದ ಮರ್ಯಾದಿಗೇ ಧಕ್ಕೀ ತಂದಾ ಅಂತ ಹಚ್ಚ ತಲ್ಲೂ ತುಂಬಿಕೊಂಡಾಳ. ನನಗೇನ ಮಾಂಡತೀರಿ?” ಶೇಷಪ್ಪ ಬಣ್ಣದ ಮಾತುಗಳನ್ನಾಡಿದ.

“ಈ ಹಟಾ ನೆಟ್ಟಗ್ಗಲ್ಲ ಅಂತ ಪಾರ್ವತೀವ್ಯಾಹ ತಿಳಿಸಿ ಹೇಳಬೇಕು ಶೇಷಪ್ಪ. ಇಡ್ಡು ಮೀರಿ ಹಟಾ ಹಿಡಿದರ, ಈ ಪ್ರಕರಣದಾಗ ದಾದಾ ಉಳಿಯೂ ಹಂಗ ನೀ ನೋಡಿಕೊಬೇಕು. ದಾದಾನ್ನ ಉಳಿಸಿತೀನಿ ಅಂತ ನನ್ನೆದುರಿಗೆ ವಚನ ಕೊಟ್ಟೇ ನೆನಪದೆನೋ ಇಲ್ಲೋ ನಿನಗ?”

ಶೇಷಪ್ಪನಿಗೆ ಈ ಮಾತು ನೆನಪಿತ್ತು. ಹದಿನ್ನೆಡು ವರ್ಷಗಳ ಕುಲಕರ್ಮಿಕಿ ಅವಧಿಯಲ್ಲಿ ಒಂದು ಸಣ್ಣ ವಿವರವನ್ನೂ ಅವನು ಮರತಿರಲಿಲ್ಲ. ಅವನ ದಪ್ತರದಂತೆಯೇ ಅವನ ತಲೆಯೂ ಚಿತ್ತವಿಚಿತ್ತಾದ ಸಂಗತಿಗಳ ಸಂಗ್ರಹವಾಗಿತ್ತು. ಪಾದಳ್ಳಿಯಲ್ಲಿ ಪ್ರತಿಯೊಂದುಮನೆಯಲ್ಲಿಯ ಭಿದ್ರಗಳೂ, ಅನಧರಗಳೂ ಅವನ ಕಣ್ಣು ತಪ್ಪಿಸುತ್ತಿರಲಿಲ್ಲ. ಹತ್ತುವರ್ಷಗಳ ಹಿಂದೆ ಯಾವ ಜಮೀನು ಯಾರ ಹೆಸರಿನಲ್ಲಿ ಸುಳ್ಳು ದಾವಿಲಾಗಿದೆಯೆಂದು ಕೇಳಿದರೆ ಬಾಯಿಂದಲೇ ಹೆಸರು, ತಾರೀಖಿ, ವಾರ, ತಿಥಿಗಳನ್ನೂ ಕೊಡಬೇಕಾದರೆ ಹೇಳುತ್ತಿದ್ದ ಅಂದಮೇಲೆ ತಾನು ಕೊಟ್ಟ ವಚನವನ್ನೇ ಮರೆಯುವದೆಂದರೇನು?

ಶೇಷಪ್ಪ ಮರತಿರಲಿಲ್ಲ. ಅದರ ಜೊತೆಗೆ ಇನ್ನೊಂದು ಸಂಗತಿಯನ್ನೂ ಮರತಿರಲಿಲ್ಲ. ಶ್ಯಾಮರಾಯನ ಪಾಳಿತನಗೆ ನೇಮುಣಿಕಿ ಆಗಬೇಕೆಂದು ಆಚಾರ್ಯರನ್ನು ಕೇಳಿದಾಗ “ಅಂವಾ ಬಂದರೇ ಬರಲಿ ನೋಡೋಣ” ಎಂದು ಅವರೇ ಹೇಳಿದ್ದರು. ಶ್ಯಾಮರಾಯ ಈಗ ಬಂದಿದ್ದಾನೆ. ಪಾಳಿ ನೋಟಿಸು ಅವನ ಹೆಸರಿನಲ್ಲಿ ಹೊರಟಿದೆಯಂದು ಸುಧಿಯೂ ಬಂದಿದೆ. ನಾಳೆ ಪ್ರಾಂತ ಸಾಹೇಬರು ಬಂದಾಗ ಅವನ ನೇಮುಣಿಕಿ ಆದರೂ ಆಗಬಹುದು. ಅಂದಮೇಲೆ ಈಗ ಆಚಾರ್ಯರೆನ್ನುವುದಾದರೂವನು? ಶೇಷಪ್ಪ ಅವರ ಬೆರಳನ್ನೇ ನೇರವಾಗಿ ಅವನ ಕಣ್ಣಲ್ಲಿ ತಿಮಿದ.

“ನೋಡೋಣ ಅಂತ ಅಂದಿದ್ದ ಶೇಷಪ್ಪ ಆದರ ಅದರ ಅಥವ ನಿನ್ನ ಆ ಜಾಗಾಕ್ಕ ನೇಮಳಾಕೆ ಮಾಡಸತೀನಿ ಅಂತ ಹೇಳಿದ್ದಾಗಲ್ಲ. ಶ್ಯಾಮರಾಯನ್ನು ಒಂದು ಮಾತ ಕೇಳಬೇಕಾಗಿತ್ತು. ಕೇಳಿದೆ. ತಾನ ಪಾದಳಿಗೆ ನೇಮಳಾಕೆ ಮಾಡಿಸಗೋತ್ತಿನಿ ಅಂತ ಅಂವಾ ಹೇಳಿದ ಅದನ್ನೂ ನಿನಗ ತಿಳಿಸಿದೆ. ಇದಕ್ಕಿಂತಾ ಹೆಚ್ಚ ನಾ ಏನು ಮಾಡಬೇಕು?” ಆಚಾರ್ಯರು ಸಮರ್ಥನೆ ಮಾಡಿಕೊಂಡರು.

“ಮಾತು ಹೊಳ್ಳಸಲಿಕ್ಕೆ ನಾನು ನಿಮಗೇನು ಕಡಿಮೀ ಅಂತ ತಿಳಿಬ್ಬಾಡಿ ಆಚಾರ. ಜಾಮೀನ ಕೊಟ್ಟು ದಾದಾನ ವಾರಂಟಿನ ಹೆದರಿಕೆ ತಪ್ಪಣಿತ್ತಿನಿ ಅಂತ ನಾನು ವಚನ ಕೊಟ್ಟಿದ್ದೆ. ಅದರಂತೆ ನಡದೆ. ಇನ್ನು ಅವನ ಬಿಡುಗಡೆ ಮಾಡೋದೂ ಮ್ಯಾಚೆಸ್ಟ್ರೇಟರ ಕೆಲಸ. ಅದರಾಗ ನಾ ಏನು ಮಾಡಲಿ?”

ಆಚಾರ್ಯರಿಗೆ ಈ ಮಾತಿನ ಪೆಟ್ಟು ತಾಕಿತು. ಪಡದಪ್ಪ ಬಾಪೂಸಾಹೇಬರನ್ನು ಉಂಟು ಬಿಟ್ಟು ಓಡಿಸುವುದು ಸಾಧ್ಯವಾಗಿತ್ತು. ಆದರೆ ಶೇಷಪ್ಪ ಉಂಟು ವತನದಾರ. ಪಾದಳಿಗೂ ಅವನಿಗೂ ಜನ್ಮಾಂತರ ಸಂಬಂಧವಿದೆ. ಅಂತೂ ಸಮಸ್ಯೆಯೇನೂ ಬಗೆಹರಿದಂತಾಗಲಿಲ್ಲ. ಪರಿಸ್ಥಿತಿ ಹೆಚ್ಚು ಹೆಚ್ಚು ನಾಜೂಕಾಗುತ್ತಲೇ ನಡೆದಿದೆ. ಆಚಾರ್ಯರು ಸುಮೃದ್ಧಾದರು.

“ಇಲ್ಲೋಡಿ ಆಚಾರ ಶ್ಯಾಮರಾಯ ಬಾಪೂಸಾಹೇಬನ್ನ ವಾಡೇ ಬಿಟ್ಟು ಓಡಿಸಿದಾ, ಕರಿಹರಿದ ಎತ್ತು ವಾಡೇಕ್ಕೆ ತಂದು ಕಟ್ಟಿದಾ, ಅದಕ್ಕಾವಾ ಭಾಳಾ ಯೋಗ್ಯತಾ ದಾವಾ ಅಂತ ನೀವು ತಿಳಿಬಹುದು. ಆದರ ಅದಲ್ಲ ಅಂವಗ ಸಾಧ್ಯ ಆದದ್ದು, ನಾ ಅವನ ಕೆಲಸದೊಳಗ ಅಡ್ಡ ಬರಲಿಲ್ಲಾ ಅಂತ ಇದನ್ನ ನೀವು ಮರೀಬ್ಬಾಡಿ. ಇದನ್ನ ಶ್ಯಾಮರಾಯಗ ಹೇಳಿ. ಅಂವಾ ಕೇಳಿದಿದ್ದರೆ ನಿಮ್ಮಂಥವರು ಅಂವನ್ನ ಕಟ್ಟಿಗೊಂಡು ಮುಂದ ಬರಬಾರದು.” ಆಚಾರ್ಯರು ಈ ಮಾತಿಗೆ ನೋಂದುಕೊಂಡರು. ಶೇಷಪ್ಪ ಎಷ್ಟಾದರೂ ಆಚಾರ್ಯರಿಗಿಂತ ಹತ್ತು ಹನ್ನೆರಡು ವರ್ಷ ಚಿಕ್ಕವ. ಅವನಿಂದಲೂ ಬುದ್ಧಿ ಹೇಳಿಸಿಕೊಳ್ಳುವಂಥ ಪ್ರಸಂಗ ಬಂದಿತ್ತು. ಅಂತಲೇ ನೋಂದ ದನಿಯಲ್ಲಿಯೇ ಹೇಳಿದರು.

“ನೋಡು ಶೇಷಪ್ಪ, ನೀನೂ ವತನದಾರ, ಅವನೂ ವತನದಾರ. ಇಬ್ಬರೂ ಅತಿರಧಿ-ಮಹಾರಧಿ ಇದ್ದಾಗ ಇದ್ದೀರಿ. ನಾನು ಯಾವ ಗೊಡವಿಗೂ ಬರಾದಿಲ್ಲ. ನೀವೇ ನಮ್ಮನ್ನ ಕರಸಿ ಇಲ್ಲದ ಪೇಚಿಗೆ ಹಾಕತಿರತೀರಿ. ಕರಸಿದರೂ ನಾ ಬರಬಾರದು ಅಂತ ನೀ ಹೇಳಿದ್ದಾಗ ಆತು. ನೆಟ್ಟಿಗದ. ನನಗಿದೂ ಮೊದಲ ತಿಳಿಬೇಕಾಗಿತ್ತು. ಬುದ್ಧಿ ತಡ ಆಗಿ ಬಂತು. ಅಂತೂ ಪಾದಳಿಯೋಳಗ ಪಕ್ಕ ಹಂಗಡ ಹೊತ್ತೇ ಜನಾ ಮಟ್ಟಿ ಬರತಾರೋ, ಏನ ಅವರು ಕುಡಿಯೋ

ನೀರಿನ್ನಾಗ, ಉಣಿನ್ನೋ ಅನ್ನದಾಗ ಈ ಗುಣ ಹುಟ್ಟಿ ರಕ್ತಗತ ಆಗತದೋ ತಿಳಿಂದಾಗಂ ಅದ. ಉರೆಲ್ಲ ಇದರ ಸಲುವಾಗೇ ಸುಟ್ಟಿ ಹೋತು. ಇನ್ನೇನು ಮತ್ತು ಹೊಸಾ ತೊಡಕು ಎದ್ದು ನಿಲ್ಲತಾವೋ ನೋಡಬೇಕು. ಆತು. ಶ್ರೀಹರಿ ಇಚ್ಛಾ ಇದ್ದಾಗಂ ಆಗತದ” ಎಂದು ನಿಟ್ಟಿಸಿರಿಟ್ಟರು.

“ಆಹಾ ಅದು ಖಿರೇ ನೋಡರಿ ಆಚಾರ. ಏನ ಮಾಡತೀರಿ ಅದನ್ನು ತೋಗೊಂಡು ಎಲ್ಲಾ? ನಶ್ಯಾ ಹಿಡೀರಿ, ನನಗೂ ಹೊತ್ತಾತು ಹೋಗಬೇಕಾಗೇದ್” ಎಂದು ಹೇಳಿ ಶೇಷಪ್ಪ ಆಚಾರ್ಯರಿಗೆ ನಶ್ಯಕ್ಕೆ ಆಗ್ರಹ ಮಾಡಿದ. ಆಚಾರ್ಯರು ಯಾಂತ್ರಿಕವಾಗಿಯೇ ಅದನ್ನು ತೆಗೆದುಕೊಂಡರು. ಶೇಷಪ್ಪನಿಗೆ ತನ್ನ ಗುಳಿಗೆ ನಾಟಿತೆನಿಸಿತು. ಏನೇ ಮಾಡಿ ಈ ‘ಆಚಾರಿ’ಯನ್ನು ಹೊರಗಿಡಬೇಕಾಗಿತ್ತು. ಅದು ಸಾಧಿಸಿತೆಂದುಕೊಂಡ.

ಆಗಲೇ ನಾಲ್ಕು ತಾಸು ಹೊತ್ತೇರಿತ್ತು. ಜ್ಯೇಷ್ಠಮಾಸ. ಮುಂಗಾರು ವಿಷಲವಾಗದ ವಚನದಂತೆ ಭ್ರಮಿಷ್ಯಪೂರ್ವವಾಗಿತ್ತು. ವೋಡ ಮುಸುಕಿಕೊಂಡಿದ್ದರಿಂದ ಸೂರ್ಯನ ಬೆಳಕಿಗೆ ಅವಕಾಶವಿರಲ್ಲಿ. ಆಗಾಗ ಸಣ್ಣಾಗಿ ಜಡಿಮಳೆ ಹನಿಯುತ್ತಿತ್ತು; ನಿಲ್ಲುತ್ತಿತ್ತು. ಆಚಾರ್ಯರ ಮನಸ್ಸು ದೇಹಗಳಿರಜೂ ದಣಿದಿದ್ದವು. ಸ್ವಲ್ಪ ಬಿಸಿಲು ಬಿದ್ದರೆ ಮನೆಗ ಹೋಗಬಹುದೆಂದು ಅವರು ಕಾದು ಕುಳಿತ್ತಿದ್ದರು. ಅಚ್ಚ ಬರೆಸಿ ಹಾಕುವ ಗಡಿಬಿಡಿ ಇದ್ದುದರಿಂದ ಶೇಷಪ್ಪ ಹೊರಟ. ಉದುರುತ್ತಿದ್ದ ಜಡಿಮಳೆಯಾಗಲಿ, ಮುಖ್ಯ ಕವಿದ ಆಕಾಶವಾಗಲಿ ಅವನ ಲಕ್ಷ್ಯದಲ್ಲಿರಲೇ ಇಲ್ಲ. ಅವನ ಕ್ಷಣೆದುರಿಗಿದ್ದ ಸಂಗತಿ ಒಂದೇ ಒಂದು. “ಶ್ಯಾಮರಾಯ ಉರಿಗೆ ಹೊಸಬಿ; ಅಂತಲೇ ಕುಲಕರ್ಮಿಕಿಗೆ ಅಯೋಗ್ಯ ಜನರು. ಅವನ ವಿರುದ್ಧ ನಿಂತಿರುವಾಗ ಅವನ ನೇಮಣಾಕಿಯಾಗುವದು ಸಾಧ್ಯವಿಲ್ಲ” ಎಂದು ಬರೆದ ಮಾಮಲೇದಾರರ ಆರ್ಥರು ಅವನ ಕಣ್ಣ ಮುಂದೆ ಕುಣಿಯುತ್ತಿತ್ತು. ಆದಷ್ಟು ಬೇಗ ಆ ಕನಸು ನನಸಾಗಲೆಂದು ಹಾರ್ಕೆಸುತ್ತಿದ್ದ.

ಇದೇ ಉತ್ಸಾಹದಲ್ಲಿ ಮನ ಮುಟ್ಟಿದ. ಮಧ್ಯಾಹ್ನದ ಹೊತ್ತಿಗೆ ಅಚ್ಚಗಳಿರದನ್ನೂ ಪಾರ್ವತೀವನಿಗೆ ತಿಳಿಸಿದಂತೆ ಬರೆಸಿ ಗೌಡರ ಮನೆಗ ಕಳಿಸಿಕೊಟ್ಟ.

೨೮

ಕನ್ನಾಗತದ ನಿಮಿತ್ತ ಕೃಷ್ಣನದಿಯ ದಡದಲ್ಲಿರುವ ಪಾದಳಿಗೆ ಬಂದಾಗ, ಅನಾಯಾಸವಾಗಿ ತೀರ್ಥಶ್ರಾದ್ಧ, ಗಂಗಾಸಮಾರಾಧನೆ ಮುಗಿಸಿಕೊಂಡು ಬಂದರಾಯಿತೆಂದು ಮಾಮಲೇದಾರ ಕೃಷ್ಣರಾಯರು ಕುಟುಂಬಸಮೇತ ಪಾದಳಿಗೆ

ಆಗಮಿಸಿದರು. ಶೇಷಪ್ಪ ಈ ಮೊದಲೇ ಆಮಂತ್ರಣಾವನ್ನು ಕೊಟ್ಟಬ್ಬಿಟ್ಟದ್ದು; ಸರಕಾರೀ ಕೆಲಸವೂ ಇಲ್ಲದಿರಲಿಲ್ಲ. ಕೆಲವೊಂದು ಪ್ರಕರಣಗಳ ಚೋಕಾತಿ ಮಾಡುವದಿತ್ತು. ಅಂತೂ ಮಾಮಲೇದಾರರು ಕುಟುಂಬಸಮೇತ ಸಮಾರಿಗಾಡಿಯಿಂದ ಚಾವಡಿಯ ಮುಂದೆ ಇಳಿದಾಗ, ಪ್ರಾಣದ ಯಾವ ಶ್ರಮವೂ ಅವರಿಗಾಗಿರಲಿಲ್ಲ. ಅವರ ಅಡಿಗೆಯವನು ಈ ಮೊದಲೇ ಬಂದು ಶಾಲೆಯ ಬದಿಗಿರುವ ಧರ್ಮಸಾಲೆಯ ಹೋಣೆಯನ್ನು ಅಡಿಗೆಮನೆಯನ್ನಾಗಿ ಪರಿವರ್ತಿಸಿದ್ದ ಸಾಲೆಯಲ್ಲಿ ತಾತ್ಪೂರ್ವಿಕವಾಗಿ ದೊಡ್ಡ ಗುಡಾರಗಳನ್ನು ಕಟ್ಟಿ, ಬಂದು ಭಾಗದಲ್ಲಿ ಮಾಮಲೇದಾರರ ಕಚೇರಿ, ಇನ್ನೊಂದು ಭಾಗದಲ್ಲಿ ಅವರ ರಾಣಿವಾಸ, ಮತ್ತೊಂದು ಭಾಗದಲ್ಲಿ ‘ಜವಾಬಿನಿ’ ಕಾರಕೂನನ ಕಚೇರಿ ಹೀಗೆ ವ್ಯವಸ್ಥೆಯಾಗಿತ್ತು. ಮಾಮಲೇದಾರರಿಗೆ ಅದನ್ನೆಲ್ಲ ನೋಡಿ ತಮ್ಮ ಅಧಿಕಾರ ಬಲದ ಬಗ್ಗೆ ಮತ್ತೆ ಮನವರಿಕೆಯಾಯಿತು.

ಸರಕಾರೀ ಕೆಲಸ ತನ್ನ ದಾರಿ ತಾನು ಹಿಡಿದು ಹೋಗಬಹುದು. ಆದರೆ ಕನ್ನಾಗತದ ಧಾರ್ಮಿಕ ವಿಧಿಗಳಿಗೆ ಮಾಮಲೇದಾರರೇ ಸ್ವತ್ಸ್ವಃ ವಿಚಾರಮಾಡಬೇಕಲ್ಲ! ತೀರ್ಥಶ್ರಾದ್ಧವಿಧಿ ತೀರಿಸಲು ಕಟ್ಟಿ ಮನೆತನ್ನು ಆಚಾರ್ಯರಾದ ಬಾಳಾಚಾರ್ಯರಿಗೆ ವ್ಯಾಪಾರಲೇದಾರರಿಂದ ಕರೆ ಹೋಯಿತು. ಎಲ್ಲ ದೊಡ್ಡ ಪಗಾರದ ಕಾಮುದಾರರಂತೆಯೇ ಮಾಮಲೇದಾರರು ನಿಷ್ಪಾವಂತ ಧಾರ್ಮಿಕರಾಗಿದ್ದರು. ವೃತ್ತಿಗೆ ಸಹಜವಾದ ಆಸ್ತಿಕತೆ ಅದು. ಇಂದು ದೇವರಿಲ್ಲವೆಂದರೆ ನಾಳೆ ಕಲೆಕ್ಕರನೂ ಇಲ್ಲವೆನ್ನಬೇಕಾದೀತು—ಮಾಮಲೇದಾರರು ತಮ್ಮೆದುರಿಗೂ ತಾವು ಹೇಳಿದ ವಾದ ಅವರ ಮನಸ್ಸಿನಲ್ಲಿಯೇ ಸುಳಿಧಾಡುತ್ತಿತ್ತು. ಆಚಾರ್ಯರು ಸಾಲೆಯಲ್ಲಿ ಪ್ರವೇಶಿಸಿದಾಗ ಮಾಮಲೇದಾರರು ಕಡುಭಕ್ತಿಯಿಂದ ಅವರಿಗೆ ವಂದಿಸಿದರು. ಆಚಾರ್ಯರು ಆಶೀರ್ವಚನ ಶ್ಲೋಕಗಳನ್ನು ಹೇಳಲೇಬೇಕಾಯಿತು.

ತೀರ್ಥಶ್ರಾದ್ಧವಿಧಿಗಳೇನು ಎಂಬ ಪ್ರಶ್ನೆ ಬಂತು. ಅದಕ್ಕೂತರವೂ ಅಷ್ಟೇ ಜೀಪಚಾರಿಕವಾಗಿಯೇ ಬಂದಿತು. ಶ್ರಾದ್ಧದ ಹಿಂದಿನ ದಿನ ಉಪವಾಸವಿರಬೇಕು, ನದಿಯ ದಂಡೆಯಲ್ಲಿ ಮುಂಡನವಾಗಬೇಕು, ಮರುದಿನ ಶ್ರಾದ್ಧ ವಿಧಿ, ಆದರ ಮರುದಿನ ಗಂಗಾ ಸಮಾರಾಧನೆ, ಇದು ಶಾಸ್ತ್ರೋಕ್ತವಿಧಾನ. ಆದರೆ ಮಾಮಲೇದಾರರು ಸರಕಾರೀ ನೌಕರರು, ವೇಳೆಯನ್ನು ತ್ರುಸಿನಲ್ಲಿ ತೂಗಿ ಲೆಕ್ಕಹಾಕುವವರು—ಮೂರು ದಿನ ಮೊಕ್ಕಾಂ ಹಾಕುವದು ಹೇಗೆ ಸಾಧ್ಯ? ಆದ್ದರಿಂದ ಶ್ರಾದ್ಧವಿಧಿಯನ್ನು ಇಂದೇ ಮುಗಿಸಿ, ನಾಳೆ ಗಂಗಾ ಸಮಾರಾಧನೆಯನ್ನು ಮುಗಿಸಿಬಿಡಬೇಕೆಂದು ಹೇಳಿ ಆಚಾರ್ಯರು ಸುಮೃಗಾದರು. ಎರಡೂ ಚಿತ್ರಗಳನ್ನು ಮಾಮಲೇದಾರರ ಕಣ್ಣೆದುರಿಗಿಟ್ಟು ಬೇಕಾದ್ದನ್ನು ಆರಿಸಿಕೊಳ್ಳಲಿ ಎಂಬ ನಿರ್ಲಿಪ್ತಭಾವದಿಂದ ನಿಂತರು.

ಮಾಮಲೇದಾರರು ಕ್ಷಣಹೊತ್ತು ಗೂಡಿಗುಣಿಸಿ ಗುಡಾರದ ಮರೆಯಲ್ಲಿಯ ರಾಣೀವಾಸದವರೆಗೆ ಹೋಗಿ ಸಮಸ್ಯೆಯನ್ನು ಚರ್ಚಿಸಿದರು. ಪರಿಹಾರವೂ ಗಡಸುದನಿಯಲ್ಲಿ ಅಲ್ಲಿಯೇ ಶಿಕ್ಷಿತು. “ಹಂಗಾರ ಆಚಾರ, ಹೀಗೆ ಮಾಡೋಣ. ಈಗ ಅಡಿಗಿ ತಯಾರ ಅದ ಅಂತ. ನದೀಗೆ ಹೋಗಿ ಸ್ವಾನ ತೀರಿಸಿಕೊಂಡು ಬರತೇವಿ. ನೀವು ಹೇಳಿದ್ದ್ವಾಗಿ ನಾಳೆ ಶಾಧ್ಯವಿಧಿ ಮುಗಿಸಿ ಬಿಡೋಣ” ಎಂದು ಹೇಳಿದರು. ಆಚಾರ್ಯರು ಆಗಲೆಂದು ಗೋಣ ಹಾಕಿ ಮನೆಗೆ ನಡೆದರು.

ಮಾಮಲೇದಾರರು ಕುಟುಂಬಸಮೇತ ನದಿಗೆ ಸ್ವಾನಕ್ಕೆ ಹೊರಟಿರು. ಆದರೆ ಮೈಮೇಲಿನ ವಸ್ತೆ ಒಡವೆಗಳ ಭಾರಕ್ಕೆ ಮಂದಗಮನದಿಂದ ನಡೆದಿರುವ ಕುಟುಂಬದ ಜೊತೆಗೆ ಅವರೂ ಮಂದಗಮನರಾಗಬೇಕಾಗಿತ್ತು. ಅಂತೂ ಒಮ್ಮೆ ನದಿಗೆ ಬಂದು ಮುಟ್ಟಿದರು. ಮಲೆನಾಡಿಗೆ ಬಹಳ ಮಳೆ ಹೊಡೆದಿತ್ತೆಂದು ಕೃಷ್ಣಗೆ ಪೂರ ಬಂದಿತ್ತು. ವೊದಲೇ ಸೆಳವಿನ ನದಿ ಈಗಂತೂ ಸೊಕ್ಕಿಗೆದ್ದು ಹರಿಯುತ್ತಿತ್ತು. ಮಳೆಗಾಲವಾದ್ದರಿಂದ ನೀರು ಕೆಂಪಾಗಿತ್ತು. ನೀರೊಡಲ ಮೇಲಿಂದ ಬೀಸುವ ತಣ್ಣನ್ನು ಗಾಳಿಗೆ ಮೈಯೊಡ್ಡಿ, ಗೋಣದ್ದ ರಾಡಿನೀರಲ್ಲಿ ಸ್ವಾನ ಮಾಡಲು ಮಾಮಲೇದಾರರಿಗೇನೂ ಮನಸ್ಸಿರಲಿಲ್ಲ. ಆದರೆ ಹಾಗೇನಾದರೂ ಅಂದಿದ್ದರೆ ಕುಟುಂಬದ ಕಟಾಕ್ಷಶಿಕ್ಷೆಗೆ ಗುರಿಯಾಗಬೇಕಾಗುತ್ತಿತ್ತು. ನದಿಯ ದಡದಲ್ಲಿ ಸಂಕಲ್ಪ ಹೇಳುವ ಬಾಳಾಚಾಯರು ಇವರ ಕಡೆಯಿಂದ ‘ಮಮ’ ಎನ್ನಿಸಿಯೇ ಬಿಟ್ಟರು. ‘ಸರ್ವಪಾಪಹರೋ ಹರ’ ಎಂದು ಹೇಳಿದ್ದು ಕೇಳಿ ನದಿಯಲ್ಲಿ ಮುಳುಗಲೇಬೇಕಾಯಿತು. ಸ್ವತಃ ಮಾಮಲೇದಾರರೇ ಕೊಜ್ಞಹೊಗುವಂಥ ಪ್ರಪಾಹವಿರುವಾಗ ಅವರ ಪಾಪಗಳು ಉಳಿಯಬಹುದೇ? ಆದರೆ ಪಾಪ ಉಳಿದರೂ ಜಿಂತೆಯಲ್ಲ ಈ ತಣ್ಣಗೆ ಹೊರೆಯುವ ಪುಣ್ಯ ಬೇಡವನೆಸಿತೋ ಏನೋ, ಕುಟುಂಬದ ಸೀರೆಯ ಸೆರಗು ತಮ್ಮ ಧೋತರದ ಚುಂಗಿಗೆ ದಾಂಪತ್ಯದ ಬಂಧನದಂತೆ ಗಂಟುಹಾಕಿರುವದನ್ನೂ ಮರೆತು ಅವಸರದಿಂದ ದಂಡೆಗೆ ಜಿಗಿದರು. ನೀರಿನಲ್ಲಿದ್ದ ಕುಟುಂಬಕ್ಕೆ ಆಫಾತವಾಯಿತು. “ಸಂಕಲ್ಪ ಮುಗಿದ ಕೂಡಲೇ ತಲಿ ಮುಳುಗಿಸಿಕೊಂಡು ಎದ್ದಿರಿ ಹೌದಲ್ಲಿ? ಗಂಗಾದೊಳಗ ದುಡ್ಡ ಒಗೀದ ಹಂಗ ಹೋಗಲಿಕ್ಕೆ ಏನಾತೀಗ? ನನಗೆ ಗೊತ್ತು. ಮಂದೀ ಆಗ್ರಹದ ಸಲುವಾಗಿ ಎಲ್ಲಾ ಮಾಡೋದು” ಎಂದು ತೆರೆಗಳಾಭಾಟದಲ್ಲಿಯೇ ಅವರು ಗೊಣಿದರು.

“ಪಂಜಾ ಹೆಗಲಮ್ಮಾಲೀಲ್ಲದ ಸ್ವಾನ ಮಾಡಬಾರದೂ ಅಂತ ಅದನ್ನು ತರಲಿಕ್ಕೆ ಬಂದಿದ್ದೆ” ಎಂದು ಗದರಿದಂತೆ ಮಾಡಿ ಪಟ್ಟೇವಾಲಾ ಮದ್ದಾಚಾರಿಯ ಕಡೆಯಿಂದ ಪಂಚಿಯನ್ನು ಇಸಿದುಕೊಂಡರು. ಪ್ರನಃ ನೀರಿಗಿಳಿಯಲೇಬೇಕಾಯಿತು.

ಬೆಳ್ಳಿ ಚವಲಿಯೋಂದನ್ನು ತೂರಿ ನದಿಯಲ್ಲಿಗೆದು “ಗಂಗಾ ಭಾಗೀರಥಿ, ಪಾಪಾತ್ಮಾ ಪಾಪಸಂಭವ, ತ್ರಾಂ ಮಾರಂ ಕೃಪಯಾ ಕೃಷ್ಣೇ” ಎಂದು ಮೂಗು ಹಿಡಿದುಕೊಂಡು ಮತ್ತೊಮ್ಮೆ ಮುಳಗಿದರು.

ಮಾಮಲೇದಾರ ದಂಪತ್ತಿಗಳು ಸ್ವಾನ ಮುಗಿಸಿ ಬಂದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಅಡಿಗೆ ಸಿದ್ಧಾಗಿತ್ತು; ಅಡುಗೆಯವ ಉಟಕ್ಕೇಳವ ಸೂಚನೆಕೊಟ್ಟು ಹೋದ. ಕುಟುಂಬದ ಇನ್ನೊಂದು ಸೂಚನೆಯೂ ಬಂತು. ಅದರ ಮೇರೆಗೆ, ಪಂಕ್ತಿ ಲಾಭ ದೊರೆಯಬೇಕೆಂದು ಮಾಮಲೇದಾರರು ಆಚಾರ್ಯರಿಗೆ ಬಿನ್ನವಿಸಿಕೊಂಡರು. ಆಚಾರ್ಯರು ವಿನಯದಿಂದಲೇ “ಇದೊಂದು ವಿಷಯಕ್ಕೆ ನನ್ನ ನೀವು ಕ್ಷಮಾ ಮಾಡಬೇಕು. ನಾನು ಪರಾನ್ನ ಸ್ವೀಕಾರ ಮಾಡುದ್ದಲ್ಲ. ನಿಮಗೆ ಬೇಕಾರ ಇನ್ನೊಂದು ಬ್ರಾಹ್ಮಣನ್ನು ಕಳಿಸಿಕೊಡತೇನಿ” ಎಂದು ಹೇಳಿದರು.

ವಾಮಲೇದಾರರ ಹುಬ್ಬ ಗಂಟಕ್ಕಿಂದವು, ಎಂಥ ಅಪಮಾನ! ಹೇಳಿ ಕೇಳಿ ವೈದಿಕ ಬ್ರಾಹ್ಮಣನಾಗಿ ಮಾಮಲೇದಾರರ ಆಮಂತ್ರಣವನ್ನು ನಿರಾಕರಿಸಬೇಕೆಂದರೆ! ತಮ್ಮ ಮಾತಿಗೆ ಕವಡಿಯ ಬೆಲೆಯನ್ನೂ ಈ ಬ್ರಾಹ್ಮಣ ಹೊಡಲಿಲ್ಲವಲ್ಲ! ಆಚಾರ್ಯರು ಹೊರಟುಹೋದ ಮೇಲೂ ಈ ಅಸಮಾಧಾನ ವಾಮಲೇದಾರರ ಮನಸ್ಸನ್ನು ಮುಳ್ಳಿನಂತೆ ಹೊರೆಯುತ್ತಿತ್ತು. ಇದಕ್ಕೆ ಕಾರಣವಾದರೂ ಎನಿರಬಹುದು? ಕುಲಕರ್ಮ ಶೇಷಪ್ರವೀನಿಗೆ ಆಗಿಂದಾಗ ಕರೆಹೋಯಿತು. ಮಾಮಲೇದಾರರು ಅವನೆದುರು ತಮ್ಮ ಅಪಮಾನದ ಕರೆಯನ್ನು ಹೇಳಿದರು.

ಶೇಷಪ್ರವೀನಿಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. “ಪರಾನ್ನ-ಗಿರನ್ನ ಎಲ್ಲಾ ಸೋಗು ಸಾಹೇಬರ. ಇಂದುಪುರದ ರಾಜಪುರೋಹಿತರ ಮನಸೆನ ತಮ್ಮದು ಅಂಬೋ ಅಭಿಮಾನ ಅದು. ನಾಳೆ ಪ್ರಾಂತಸಾಹೇಬರ ಜೋಡಿ ಮಹಾರಾಜರೂ ಬರೋವರಿದ್ದಾರ. ಅಂಥಾ ಹೊತ್ತಿನೊಳಗ ನಿಮ್ಮ ಜೋಡಿ ಉಟಕ್ಕು ಕೂತರೆ ಅವರ ಮರ್ಯಾದಿಗೆ ಕಡಿಮ್ಮಾಗತದ.”

“ಅಡಿಗೆಯವ ವಾಡಿದ ಅಡಗಿ ಪ್ರಶಸ್ತ ಅನಿಸಲಿಕ್ಕಿಲ್ಲ ಅಂತ ಬಿಟ್ಟಿರಬಹುದೇನು ಮತ್ತ? ಮಾಮಲೇದಾರರು ಇನ್ನೂ ಅನುಮಾನದಿಂದಲೇ ಕೇಳಿದರು.

“ಅವೆಲ್ಲ ಶಿಷ್ಟಕನಾ ಏನಿಲ್ಲ ಸಾಹೇಬರ! ಇವರ ಮುಡಿವಂತಿಕೆ ಎಷ್ಟೆಂಬುದು ನನಗ ಗೊತ್ತಾಗಿಹೋಗೇದ. ದಾದಾ ಅಂತ ಒಬ್ಬ ಮರಾಠಾ ಜಾತೀ ಮಹಡಗ ಇದ್ದಾನ ಇಲ್ಲ. ಅವನ ಮಾಲೆ ವಾರಂಟಿದ್ದಾಗ ಅವನ್ನು ದೇವರ ಮನಿಯೋಳಗ

ಮುಚ್ಚಿಟ್ಟದ್ದನ್ನ ನಾನ ಕಟ್ಟಾರೆ ನೋಡಿನೀ. ಸುಮೃದ್ಧವರ ಮ್ಯಾಲೆ ಫಾಪು ಹಾಕಲಿಕ್ಕೆ ಹೇಳೋ ಮಾತವು” ಎಂದ ಶೇಷಪ್ಪ.

ದಾದಾನ ಸಾದ್ಯಂತ ವರ್ತಮಾನವನ್ನೂ ಶೇಷಪ್ಪ ಹೇಳದೆ ಬಿಡಲಿಲ್ಲ. ಹಾವನೂರಿನವರ ಫಿರ್ಯಾದಿಯ ಜೊಕಶಿಯನ್ನು ಮಾಮಲೇದಾರರೇ ಮಾಡಬೇಕಾಗಿತ್ತು. ಇದಕ್ಕೂ ಮೊದಲೇ ಪಡದಪ್ಪನವರು ಮಾಮಲೇದಾರರನ್ನು ಕಂಡು ದಾದಾನ ವಿಷಯಕ್ಕೆ ಹೇಳಿದ್ದರಂತೆ. ಮಾಮಲೇದಾರರಿಗೆ ಎಲ್ಲವೂ ವಿದಿತವಾಯಿತು. ಆದರೆ ಇನ್ನೊಂದು ಮಾತನ್ನೂ ಕೇಳಿಕೊಳ್ಳಬೇಕಾಯಿತು. “ದಾದಾ ಮನಿಂತೆ ಹ್ಯಾಂಗ ಇದ್ದಾನ?” ಇದೊಂದು ಪ್ರಶ್ನೆಯ ಮೇಲೆಯೇ ಜೊಕಶಿಯ ನಿರ್ಣಯ ಅವಲಂಬಿಸಿತ್ತು. ಶೇಷಪ್ಪ ಅದಕ್ಕೂ ಸಮಾಧಾನ ಹೇಳಿದ. ದಾದಾ ಬಡವನಾದರೂ ಅವನಿಗೆ ಶಿಕ್ಷಿಯಾದರೆ ಗೌಡಿತಿಗೆ ಸಂತೋಷವಾಗಿ ಹಣ ಬಿಚ್ಚಬಹುದು! ಇನ್ನೊಂದು ಲಾಭವೆಂದರೆ ಆಮಂತ್ರಣವನ್ನು ನಿರಾಕರಿಸಿದ ಉದ್ದಿಷ್ಟನಾಗಿ ಬಾಳಾಚಾರ್ಯರಿಗೆ ಪಾಠ ಕಲಿಸಿದಂತಾಗುವದು!

ಉಂಟಕ್ಕೆ ಹೊತ್ತಾಗಿರುವದೆಂದು ಇನ್ನೊಂದು ಸೂಚನೆ ಬಂತು. ಮಾಮಲೇದಾರರು ಗಡಿದಿಯಿಂದ ಎದ್ದರು. “ಹುಲಕಟ್ಟಾರ ಭೋಜನನೂ ಇಲ್ಲೇ ಆಗಲೆಲ್ಲ?” ಎಮದು ಗೃಹಸ್ಥನಿಗೊಪ್ಪೆವಂತೆ ನುಡಿದರು.

“ಎಲ್ಲಿ ಉಂಟಾ ಮಾಡಿದರೂ ಅದು ನಿಮ್ಮ ಅನ್ನಾನ ಅಲ್ಲ ಸಾಹೇಬರ್” ಶೇಷಪ್ಪ ಅತಿಧಿಗೊಪ್ಪೆವ ವಿನಯ ಕೃತ್ಯಾತ್ಮಕಣನ್ನು ಸೂಚಿಸಿ ನುಡಿದ.

ಹೆಚ್ಚು ಮಾತಾಡದೆ ಮಾಮಲೇದಾರರು ಕುಟುಂಬದೊಡನೆ ಉಂಟ ಮುಗಿಸಿ ಎದ್ದರು. ಶೇಷಪ್ಪ ಕಾರಕಾನನ ಜೊತೆಗೆ ಎರಡನೆ ಹಂತಿಗೆ ಕುಳಿತು ಉಂಟಮಾಡಿದ.

ಸಾಹೇಬರನ್ನು ವಾಮಕುಕ್ಕಿಗೆಂದು ಬಿಟ್ಟ ಶೇಷಪ್ಪ ಪಾರ್ವತ್ವನ ಮನಸೆಗೆ ನಡೆದ. ಪಾರ್ವತ್ವ ಅದೇ ಉಂಟ ಮಾಡಿ ಅಡ್ಡಾಗಿದ್ದಳು. ಶೇಷಪ್ಪ ಬಂದದ್ದರಿಂದ ಏಳಬೇಕಾಯಿತು. ಶೇಷಪ್ಪ ನಿಂತುಕೊಂಡೇ ಎಲ್ಲ ವರ್ತಮಾನವನ್ನೂ ಹೇಳಿದ. ಇನ್ನೂರು ರೂಪಾಯಿ ಕೈಬಿಟ್ಟರೆ ದಾದಾನಿಗೆ ಶಿಕ್ಷಿಯಾಗುವದು ನಿಶ್ಚಿತ. ಮಾಮಲೇದಾರರ ಜೊತೆಗೆ ತಾನು ಮಾತಾಡಿದ್ದನ್ನೂ ಹೇಳಿದ.

ಆದರೆ ದಾದಾನಿಗೆ ಶಿಕ್ಷೆ ಮಾಡಿಸಲು ಇನ್ನೂರು ರೂಪಾಯಿಯಪ್ಪ ಹಣ ಕೊಡುವದು ಪಾರ್ವತ್ವನಿಗೇ ಮನಸ್ಸಿಲ್ಲ. ಹಣ ಬೀಳದೆ ತಮಗೆ ತಿಳಿದಂತೆ ಸರಕಾರವೇ ಏನಾದರೂ ಮಾಡಲಿ ಎಂದು ಅವಳ ವಾದ. ಆದರೆ ಹಣ ಬಿಚ್ಚಿವ ಕುಶಲ ಕಲೆಯನ್ನು ಶೇಷಪ್ಪನಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ದಾದಾನ ಬಗ್ಗೆ ಏನೇನೋ ಭೀತಿಯನ್ನು ಮಟ್ಟಿಸಿದ. ಅವನನ್ನು ಕೆಳಕಿದ್ದಾಗಿದೆ.

ಈಗ ಕೈಟ್ಟರೆ ನಮಗೇ ತೊಂದರೆ. ಮೇಲಾಗಿ ಲಿಂಗಪ್ಪನ ವಾರಸಾ ಕಡೆಯನ್ನು ಅವಳಿಗೆ ಎದೆ ನಡುಗುವಂತೆ ಹೇಳತೋಡಿದ. ಲಿಂಗಪ್ಪ ಪಡದಪ್ಪನ ಸಹಾಯವನ್ನು ಪಡೆಯಬಹುದು. ಅವನ ನೇಲೆ ಪಾರ್ವತೀವ್ಯಾಗಿಗೆ ಗೋತ್ತಿಲ್ಲವೇ? ಆಗ ಮೂರರಲ್ಲಿಂದು ಭಾಗದಂತೆ ಜಮೀನಿನ ಕಬಜಾ ಬಿಟ್ಟಕೊಡಬೇಕಾದೀತು.

ಪಾರ್ವತೀವ್ಯಾಗಿ ದಿಗಿಲಾಯಿತು. ಶ್ವಾಮುರಾಯನ ವಿರುದ್ಧ ಹೊಟ್ಟಿ ಅರ್ಚಿಗೆ ಪಾರ್ವತೀವ್ಯಾನ ಬೆಂಬಲವಿದೆಯೆಂದು ಬಾಳಾಚಾರ್ಯರಿಗೆ ಹೇಗೋ ಗೋತ್ತಾಗಿತ್ತು. ಅಗಲೇ ಅವರು ಗೌಡರ ಮನಿಗೆ ಬಂದು ಪಾರ್ವತೀವ್ಯಾಗಿ ಉಪದೇಶ ಮಾಡಿದ್ದರು. ನಾಳೆ ಸಾಹೇಬರೆಡುರು ಚೌಕೆಶಿಯಾಗುವ ಮುಂದಾದರೂ ನಿಜ ಹೇಳಬೇಕೆಂದು ಬೆದರಿಸಿ ಹೋಗಿದ್ದರು.

ಇದೇ ಪೇಚಿನಲ್ಲಿ ಸಿಕ್ಕು ಗೌಡಿತಿ ಒದ್ದಾಡಿದಳು. ಅವಳಿಗೆ ಮಾತನಾಡಲೂ ಆಗಲಿಲ್ಲ. ಶೇಷಪ್ಪ ನಿಂತುಕೊಂಡೇ ಇದ್ದ. “ಇಕಾ ಮಾಮಲೇದಾರರು ಏಳೂದರೊಳಗ ನಾನು ಚಾವಡಿಗೆ ಹೋಗಬೇಕು. ನೀವು ಬೇಕಾರ ಜಿನ್ನಪ್ಪನ್ನು ಕರಿಸಿ ವಿಚಾರಮಾಡಿ ಆಮ್ಮಾಲ ತಿಳಿಸಿರಿ. ಏನೋ ವಚನ ಹೊಟ್ಟಿದ್ದಿರಿ, ನೆನಪು ಹೊಡಬೇಕಂತ ಬಂದೆ” ಎಂದು ಹೇಳಿ ಹೊರಡುವದರಲ್ಲಿದ್ದ.

“ಕುಲಕಣ್ಣಾರ, ಬಂದು ಮಾತು ನಿಮಗ ಹೇಳಾಕ ಬೇಕಾಗಿತ್ತು. ಸ್ವಲ್ಪ ಹಂತರ ಎಲ್ಲಾ ಹೇಳಾಕ ಪಾದಾಗತೇತಿ” ಪಾರ್ವತೀವ್ಯಾ ಆರ್ತಖಾಗಿ ಕೇಳಿದಾಗ ಶೇಷಪ್ಪನಿಗೆ ಇಲ್ಲಿನ್ನಲಾಗಲಿಲ್ಲ. ಕುಳಿತ.

“ಮತ್ತೇನೂ ಇಲ್ಲ; ಮನ್ನೆ ನೀವು ಸಹಿ ಮಾಡಿಸಿದ ಅರ್ಚ ಮಜಕೂರು ಆಚಾರೆಪ್ಪಗ ಯಾರೋ ಹೇಳಿಬಿಟ್ಟಾರ. ಹಾಗ ಮಾಡಿದ್ದ ನೆಟ್ಟಾಗಲಿಲ್ಲ ಅಂತ, ಇಲ್ಲೇ ಮಟಾ ಬಂದು ಅವರು ಒದರ್ಘಾಡಿ ಹೋದರು. “ನನಗೇನೂ ಗೋತ್ತಿಲ್ಲ, ನನಗೇನು ಓದಾಕ ಬರ್ಕು ಬರತ್ತೇತೇ? ಅವರು ಹೇಳಿದಟು ಮಾಡಿದೆ” ಅಂತ ನಿಮ್ಮ ಮೃಷ್ಣಮ್ಮಾಗ ಎಲ್ಲಾ ಹಾಕಿ ಪಾರಾದೆ” ಎಂದು ಅಂಜುತ್ತೇ ಹೇಳಿದಳು.

ಶೇಷಪ್ಪನಿಗೆ ಸಿಟ್ಟು ಬಂದರೂ ಅರನ್ನವನು ತೋರಗೊಡಲಿಲ್ಲ. “ವಾಲೀಕಾರ ಮಲ್ಲ ಈ ಅರ್ಚ ಮಜಕೂರ ಬೃಲಿಗೆಳದಾನ ಅಂತ ನನಗ ಸುದ್ದಿ ಬಂದದೆ. ನೀವೇನೂ ಹೆದರದ ಇದ್ದ ಸಂಗತಿ ಹೇಳಿಬಿಡಬೇಕಾಗಿತ್ತು. ಆಗ ಹೇಳಲಿಕ್ಕೆ ಆಗದಿದ್ದ ಈಗಾದರೂ ನೀವು ಹೇಳ ಬೇಕಾಗತದ. ಹೇಳಬಿಡ್ತಿ” ಎಂದು ಶೇಷಪ್ಪ ಗೌಡಿತಿಯನ್ನು ಒಪ್ಪಿಸಿಯೇ ಬಿಟ್ಟ.

ಕೊನೆಗೂ ಸರಬರಾಯಿಯ ವೆಚ್ಚದ ಮಾತು ಬಂತು. ಅಲ್ಲಿಯೂ ಇದೇ ತಂತ್ರಜಾಲವನ್ನು ಶೇಷಪ್ಪ ಬಿಂಬಿಸಿದ. ಗೌಡರಿದ್ದಾಗ ಈ ತೊಂದರೆ ಇರುತ್ತಿರಲಿಲ್ಲ.

ತನ್ನ ಮೇಲೆ ಭಾರ ಬೀಳದಂತೆ ಅವರು ನೋಡಿಕೊಂಡು ಹೋಗುತ್ತಿದ್ದರು. ಈ ಎರಡೂ ದಪ್ತರಗಳು ತನ್ನ ಹೆಸರಿಗೇನೋ ಇವೆ. ಆದರೆ ಉಂಟಾಗಿ ಪರಿಸ್ಥಿತಿಯ ಮೂಲಕ ಒಂದು ವೈ ಕೂಡ ಲಾಭವಾಗಿಲ್ಲ. ಅಂಥ ಹೊತ್ತಿನಲ್ಲಿ ಮಾಮಲೆದಾರರು ಕನ್ನಾಗತದ ಶ್ರಾದ್ಧವನ್ನು ಬೇರೆ ಹೂಡಿದ್ದಾರೆ. ಅದಾದ ಕೂಡಲೇ ಪ್ರಾಂತ ಸಾಹೇಬರ ಆಗಮನ ಬೇರೆ. ಸರಬರಾಯಿಯ ವಿಚೇಂದರೂ ಮಗಳ ಬಾಣಂತಿತನಕ್ಕಿಂತ ಹೆಚ್ಚು ತಾಪದಾಯಕ. ಮೇಲಾಗಿ ಗೌಡಿತಿಯದೇ ಎಲ್ಲ ಕೆಲಸ. ದಾದಾನಿಗೆ ಶಿಕ್ಷೆಯಾಗಬೇಕು. ಲಿಂಗಪ್ಪನ ವಾರಸಾ-ಪ್ರಕರಣ ಬಗೆ ಹರಿಯಬೇಕು. ಈಗಲೇ ಹಿಂದು ಮುಂದೆ ನೋಡಿದರೆ, ನಾಳೆ ಆಸ್ತಿಯೇ ಮುಖುಗಿಹೋದರೆ! ಇದನ್ನೆಲ್ಲ ಕೇಳಿದ ಗೌಡಿತಿ ವೆಚ್ಚದ ಭಾರವನ್ನು ವಹಿಸದೆ ಗತಿಯಿರಲಿಲ್ಲ. ಒಬ್ಬಿದಳು. ಇಷ್ಟೇ ಅಲ್ಲ. ಶೇಷಪ್ಪನ ವಿಷಯಕ್ಕೆ ಅವಳಿಗಿದ್ದ ಆದರಾಭಿಮಾನಗಳು ಇನ್ನೂ ಹೆಚ್ಚಾದವು.

ಶೇಷಪ್ಪ ಅವಸರದಿಂದ ಜಾವಡಿಗೆ ಬರುತ್ತಿರುವಾಗಲೇ ಓಡಿ ಬರುತ್ತಿರುವ ವಾಲೀಕಾರ ಮಲ್ಲ ಅವನಿಗೆ ಭೇಟ್ಟಿಯಾದ. ಶೇಷಪ್ಪನನ್ನು ಕಂಡೊಡನೆಯೇ ನಮಸ್ಕಾರ ಮಾಡಿ, “ವಾರಸಾ-ರಚಿಸ್ತರ ತಪಾಸಣೆ ಮಾಡಾವರದಾರಂತರೇ. ನಿಮ್ಮನ್ನ ಗಡಾನ ಕರಕೊಂಡ ಬಾ ಅಂತ ಹೇಳಿ ಕಳಸ್ತಾರ್ತಿ” ಎಂದು ತೇಕುತ್ತಲೇ ಹೇಳಿದ.

ಶೇಷಪ್ಪನಿಗೆ ಸ್ವಲ್ಪ ದಿಗಿಲಾಯಿತು. ಮೊನ್ನಿನ ಕಾಲರಾ ಪಿಡುಗು ಅನೇಕ ಜನರನ್ನು ಆಹುತಿ ತೆಗೆದುಕೊಂಡಾಗ ವಾರಸಾ-ರಚಿಸ್ತರದಲ್ಲಿ ಶೇಷಪ್ಪನ ಹಸ್ತ ಕೊಶಲ್ಯ ಎಣಣಿಯಲ್ಲದಂತೆ ನಡೆದಿತ್ತು. ಕಾರಕೊನನು ಎಲ್ಲ ಬಿಟ್ಟು ಈ ರಚಿಸ್ತರದ ತಪಾಸಣೆಗೇ ಕೂಡಬೇಕೆಂದರೆ, ಈ ವಾಲೀಕಾರನೇ ಅವನ ಕೆವಿ ಉದಿರಿಬೇಕು ಎಂದು ಸಂಶಯವೂ ಬಂದಿತು. ಆದರೆ ಅವನನ್ನು ಗದರಿಸಲೂ ಕೂಡ ಅವಕಾಶ ಉಳಿದಿರಲಿಲ್ಲ. “ವಾರಸಾ ಮಾಡಿದ ಇಸಮು ಅವ ನೋಡು ಅವನ್ನ ಜಾವಡಿಗೆ ಹಿಡಕೊಂಡು ಬಾ” ಎಂದು ಅವನಿಗೆ ಹೇಳಿ ಜಾವಡಿಗೆ ನಡೆದ.

ಜಾವಡಿಯ ಕಟ್ಟಿಯನ್ನೇರಿ ಕಾರಕೊನನನ್ನು ನಮಸ್ಕಾರಿಸುತ್ತ “ಏನು ವಾರಸಾ-ರಚಿಸ್ತರ ತಗದುಕೊಡಬೇಕು?” ಎಂದು ವ್ಯಂಗ್ಯವಾಗಿ ಕೇಳಿದ. ಕಾರಕೊನನೂ ಅದೇ ಗರಡಿಯಲ್ಲಾಡಿದವ. “ಮತ್ತ ಸಾಹೇಬರ ಶ್ರಾದ್ಧದ ವಿಚುರ ತೇಲಬೇಕಾದರ ವಾರಸಾ-ರಚಿಸ್ತರದ ಹೊರತು ಅದ ಯಾವದು ಕುಲಕೋಣಿ?” ಎಂದು ನಸುನಕ್ಕೆ.

ವಾರಸಾ-ರಚಿಸ್ತರ ಕ್ಕೆಗೆ ಬಂತು. ಕಾರಕೊನ ಅವಗಳನ್ನೆಲ್ಲ ಬಂದೊಂದಾಗಿ ಪರೀಕ್ಷೆಸತ್ತೊಡಿದ. ವಾಲೀಕಾರ ಒಬ್ಬೊಬ್ಬರನ್ನೇ ಕರೆದುಕೊಂಡು ಬರುತ್ತಿದ್ದ. ಕಾರಕೊನ ಕೇಳಿದ ಪ್ರಶ್ನೆಗಳಿಗೆ ಅವರು ಒಂದೊಂದಾಗಿ ಉತ್ತರ ಕೊಡಬೇಕಾಗುತ್ತಿತ್ತು.

ವಾರಸಾ ಮಾಡಿದ್ದ ಸರಿಯೋ ಅಲ್ಲವೋ ಎಂಬುದನ್ನು ಪರಿಶೀಲಿಸಿ ಕಾರಕೊನ ಶರಾ ಬರೆಯುತ್ತಿದ್ದ. ಯಾಂತ್ರಿಕವಾಗಿ ನೀರಸವಾಗಿ ಈ ಕ್ರಿಯೆ ಸಂಚಯವರೆಗೆ ನಡೆಯಿತು. ನಡುನಡುವೆ ಕಾರಕೊನ ಸ್ಪಿಫೀಕರಣಕ್ಕಾಗಿ ಕುಲಕೌಶಿಯ ಮುಖ ನೋಡುತ್ತಿದ್ದ. ಅವನು ಎಲ್ಲಿಲ್ಲದ ಮುಂಜಾಗ್ರತೆಯಿಂದ ಉತ್ತರವೇಯುತ್ತಿದ್ದ. ಯಾವ ತೊಡಕೂ ಬರಲಿಲ್ಲವೆಂದು ಕಾರಕೊನ ಬೇಸರಗೋಂಡಿದ್ದ.

ಕೊನೆಗೊಮೈ ತೊಡಕೂ ಬಂತು. ನಾನಾನ ವಾರಸಾ ದಾದಾನ ಹೆಸರಿನಲ್ಲಿ ಮಾಡಿದ್ದನ್ನು ನೋಡಿ ಕಾರಕೊನ ಹುಬ್ಬಗಂಟಿಕಿದ್ದ. “ಈ ನಾನಾಗ ಮಹ್ಕ್ಷಳೀಲೀನು?” ಎಂದು ಪ್ರಶ್ನೆ ಮಾಡಿದ. ಕುಲಕೌಶಿ ನಶ್ಯದ ಗಡಿಬಿಡಿಯಲ್ಲಿ ತೊಡಗಿದ್ದರಿಂದ ಉತ್ತರವೇಯಲ್ಲ. ಕೂಡಿದ ಜನರಲ್ಲಿ ಯಾರೂ ಪಿಟ್ಟಿನ್ನಲ್ಲ. ಕಾರಕೊನ ಮತ್ತೊಮೈ ಎಲ್ಲರ ಮೋಗ ನೋಡಿದ. ಲಕ್ಷ್ಯ ಎದ್ದು ನಿಂತು ಗಾಬರಿಯಿಂದ ಗೊಗ್ಗರದ ದನಿಯಲ್ಲಿ “ನಾನಾಗ ಒಬ್ಬಕ್ಕೆ ಮಗಳಿಂದಾಗಿ” ಎಂದು ಹೇಳಿ ಕುಳಿತ್ತ.

“ಮಗಳಿದ್ದರೂ ದಾದಾನ ಹೆಸರ್‌ ಯಾಕ ವಾರಸಾ ಮಾಡಿದಿರಿ?” ಎಂದು ಕಾರಕೊನ ನಗುತ್ತಲೇ ಕೇಳಿದ. ಕೊನೆಗೂ ಬೇಟೆ ಸಿಕ್ಕಿತ್ತ.

“ಹೆಣಮಗಳಿದ್ದನ್ನಾದು ನನಗೂ ಗೊತ್ತದ. ಆದರ ಆಕ್ರಿ ಹೆಸರು ಹಚ್ಚಲಿಕ್ಕೆ ಬರೋಹಂಗ ಇರಲಿಲ್ಲ. ಮಾಮಾಲೇದಾರ ಸಾಹೇಬರಿಗೆ ಎಲ್ಲಾ ಕಚ್ಚು ಮಾಹಿತಿ ಕೊಟ್ಟು ಆಮ್ಯಾಲೇ ನಾ ವಾರಸಾ ಮಾಡಿದೆ” ಎಂದ ಶೇಷಪ್ಪ. ಪ್ರಸಂಗದ ಸೂಕ್ತತೆ ನಿಮಗೆ ತಿಳಿಯಂಥದಲ್ಲ, ತಿಳಿಯಬೇಕಾದದ್ದೂ ಇಲ್ಲ ಎಂಬ ಅಧ್ಯ ಅವನ ದನಿಯಲ್ಲೇ ಹೊರಡುವಂತಿತ್ತು.

“ಕಚ್ಚು ಮಾಹಿತಿ ಕೊಡೂದು ಬಿಡೂದು ಅಪ್ಪು ಮಹತ್ತದಲ್ಲ ಕುಲಕೌಶಿ. ಆದರ ವಾರಸಾ ಯಾರಿಗೆ ಬರಬೇಕೋ ಅವರ ಹೆಸರ ಹಚ್ಚಲಿಕ್ಕಬೇಕು. ಬೇಕಾದ್ದಾಂಗ ಬರಿಲಿಕ್ಕೆ ಇದೇನು ನಿಮ್ಮ ಮನೀ ಲೆಕ್ಕದ ಪ್ರಸ್ತಕೇನು?” ಎಂದು ಸಿಟ್ಟಿನಿಂದಲೇ ಕೇಳಿದ. ಶೇಷಪ್ಪ ವಿನೋದಕ್ಕೇನೋ ಎನ್ನುವಂತೆ ಕಿಲಕಿಲನೆ ನಹ್ಕು ನಶ್ಯವನ್ನೇರಿಸಿದ. ಕಾರಕೊನನ ಸಿಟ್ಟು ಮತ್ತೂ ಹೆಚ್ಚಾಯಿತು. “ಈ ಪ್ರಕರಣದೋಳಗ ಪೂರಾ ಕಿಸೇ ತುಂಬಿರಬೇಕು ಆತು” ಎಂದು ಅವಡುಗಚ್ಚಿದ.

ಕುಲಕೌಶಿಗೆ ಈ ಮಾತು ಮಾತ್ರ ಅಸಹನೀಯವನಿಸಿತು. “ರಾಯರ ಬಂದ ಮಾಡ ಎಲ್ಲಾ ಮಳೀ ಸೂರಸೂದುಲ್ಲ. ನಾವು ಮಾಡಿದ ವಾರಸಾಕ್ಕೆಲ್ಲ ದುಡ್ಡ ಸಿಗತಿದ್ದರ ಭಂಗಾರದ ಮನೀ ಕಟ್ಟಸತ್ತಿದ್ದ” ಎಂದು ತನ್ನನ್ನು ಸಮರ್ಥಸಿಕೊಂಡ.

ಕಾರಕೂನ ಗೋಪಾಳರಾಯನಿಗೆ ಸ್ವಲ್ಪಮೊತ್ತು ಸಿಟ್ಟಿನ ಆವೇಶದಲ್ಲಿ ಏನು ಮಾಡಬೇಕೆಂಬುದೇ ತಿಳಿಯಲ್ಲ. ಆಮೇಲೆ ಈ ಕುಲಕರ್ಣಿಯ ಕೂಡ ವಾದಿಸಿ ಪ್ರಯೋಜನವಿಲ್ಲವೆಂದರಿತ. ಮತ್ತೆ ಲಕ್ಷ್ಮಣನ ಕಡೆಗೇ ಹೊರಳಿದ. “ನಾನಾನ ವಾರಸಾ ಅವನ ಮಗಳ ಹೆಸಲೆ ಹೋದರೆ ನಿಂದೇನಾದರೂ ತಕರಾರ ಆದ ಎನಪಾ?” ಎಂದು ಕೇಳಿದ.

ಲಕ್ಷ್ಮಣ ಎದ್ದು ನಿಂತ. “ಅವ್ವನ ವಾರಸಾ ಮಗಳಿಗೆ ಮಾಡಿದರ ನಾ ಯಾಕ ತಕರಾರು ಮಾಡಬೇಕರಿ ಎಪ್ಪಾ? ಆಕ ಏನಾದರೂ ನಮ್ಮ ಮಗಳು ಅಲ್ಲೇ? ಇದ್ದ ಚೂರಾಚಾರ ಹೊಲ ಆಕ ಹೆಸಲೆ ಅದರ ಸಂತೋಷ ಅಲ್ಲೇ?” ಎಂದಿಷ್ಟು ಹೇಳಿ ಕುಳಿತುಕೊಂಡ.

ಗೋಪಾಳರಾಯ ಈಗ ಮತ್ತೆ ಕುಲಕರ್ಣಿಯ ಕಡೆಗೆ ತಿರುಗಬೇಕಾಯಿತು. “ಅಲ್ಲಿರಿ? ಆಕ ವಾರಸಾ ಹಚ್ಚಲಿಕ್ಕೆ ಯಾರದೂ ತಕರಾರ ಇಲ್ಲದಾಗ ನೀವ್ಯಾಕ ಹಚ್ಚಲಿಲ್ಲ?” ಎಂದು ಕುಳಿತುಕೊಂಡ.

ಗೋಪಾಳರಾಯ ಈಗ ಮತ್ತೆ ಕುಲಕರ್ಣಿಯ ಕಡೆಗೆ ತಿರುಗಬೇಕಾಯಿತು. “ಅಲ್ಲಿರಿ? ಆಕ ವಾರಸಾ ಹಚ್ಚಲಿಕ್ಕೆ ಯಾರದೂ ತಕರಾರ ಇಲ್ಲದಾಗ ನೀವ್ಯಾಕ ಹಚ್ಚಲಿಲ್ಲ?” ಎಂದು ಕೇಳಿದ.

“ಇಲ್ಲೋಡಿ ರಾಯರ, ಈ ಲಕ್ಷ್ಮಣನ ತಲೀ ನೆಟ್ಟಿಗಿಲ್ಲ. ಸುಮ್ಮನ ಅವನ ಮಾತಿನಿಂದ ಏನು ಪ್ರಯೋಜನ? ನಾನಾನ ವಾರಸದಾರ ದಾದಾ ಅಂತ ನಾ ಬರದದ್ದು ಎಲ್ಲಾರಿಗೂ ಒಟ್ಟಿಗಿ ಅದ. ಬೇಕಾದವರನ್ನು ಕೇಳಿ ನೋಡ್ರಿ. ಹಿಂದೂ ಕಾಯದೆ ಓದಿ ಅಪ್ಪನ ವಾರಸಾ ಮಗಳಿಗೆ ಹೋಗಬೇಕು ಅಂತ ನೀವನೂದು ಬರೋಬರಿ. ಆದರ ಎಂಥ ಪ್ರಸಂಗದಾಗ ಹೋಗತದ ಅನ್ನೂದು ನೀವು ವಿಚಾರಮಾಡಬೇಕಾಗಿತ್ತು. ಅವಿವಾಹಿತ ಹೇಳಿಮುಗಳು, ತನ್ನ ಜಾತಿ ಜಿಟ್ಟಿ ಇನ್ನೊಬ್ಬಾವನ ಜೋಡಿ ಕೂಡಿಕೊಂಡು ಒಂದು ಹಡದರೂ ವಾರಸಾ ಆಗಿಗೆ ಹೋಗತದ ಹ್ಯಾಂಗ? ಇದನ್ನೆಲ್ಲಾ ನಾ ಸಾಹೇಬರಿಗೆ ಹೇಳಿದಾಗ, ಅವರು ದಾದಾನ ಹೆಸಲೆ ವಾರಸಾ ಮಾಡು ಅಂತ ನನಗ ತೋಂಡಿ ತಿಳಿಸ್ತಾರ. ನಾಕ ಮಂದ್ಯಾಗ ಆ ಹಿಂದಿನ ರಾದಿ ತೋಳಿಯೋದು ನನಗ ಬೇಕಾಗಿರಲಿಲ್ಲ ಅಂತ ನಾ ಸುಮ್ಮನಿದ್ದೆ. ನೀವು ಕೆದರಿ ಕೆದರಿ ಅದೇ ಮಾತಿಗೆ ತಂದಿರಿ.” ಶೇಷಪ್ಪ ಉತ್ತರಿ ಭಾವನಾವಶತೆಯಿಂದ ಸಾಭಿನಯವಾಗಿ ಮಾತಾಡಿದ. ತನಗೇನೂ ಕಾಯದೆ ಜ್ಞಾನ ಕಡಿಮೆಯಾಗಿಲ್ಲ. ಕಲ್ಯಾಣದ ಕಡೆಗೇ ಯಾವಾಗಲೂ ಲಕ್ಷ್ಯವಿದೆ ಎಂಬ ರಾಜಕಾರಣ ಪಟುವಿನ ಭಾಷಣದಂತಿತ್ತು ಅವನ ಮಾತು.

ಲಕ್ಷ್ಮಣ ಈ ಮಾತಿಗೆ ನಾಚಿಕೆಯಿಂದ ತಲೆ ತಗ್ಗಿಸಿದ. ಕೂಡಿದ ಜನರಲ್ಲಿ ಶೇಷಪ್ಪನಿಗೇ ಬೆಂಬಲವಿತ್ತರು. “ಕುಲಕಣ್ಣಾರು ಹೇಳೋ ಮಾತು ಬರಾಬರಿ, ಆ ಹುಟ್ಟಿಗಿ ಕುಲಗೆಟ್ಟಹೊದ್ದು ಕರೆ” ಎಂದು ತಮ್ಮ ತಮ್ಮೊಳಗೇ ಮಾತಾಡಿದರು. ಕೃಷ್ಣತನಕ್ಕೆ ಪ್ರೋತ್ಸಾಹ ದೊರೆತಂತಾಗಿ ತಲೆಗೊಬ್ಬರು ಆಡಬಾರದ್ದನ್ನೆಲ್ಲ ಗುಜು ಗುಜು ಆಡಿಕೊಂಡರು. ಲಕ್ಷ್ಮಣನಿಗೆ ಅಲ್ಲಿ ನಿಲ್ಲುವ ಮನಸ್ಸಾಗದೆ ತಲೆ ತಗ್ಗಿಸಿಕೊಂಡು ಮನೆಗೇ ಹೊರಟ.

ಈ ವಾರಸಾದ ಬಗ್ಗೆ ಟಿಪ್ಪುಣಿ ಬರೆದಿಟ್ಟುಕೊಂಡು ಕಾರಕೂರ ಗೋಪಾಳರಾಯ ಟಾಕನ್ನು ಕಿವಿಯ ಹತ್ತಿರ ರುಮಾಲಿನ ಅಂಚಿನಲ್ಲಿ ಸಿಗಿಸಿಕೊಂಡು ವಾರಸಾ-ರಿಜಿಸ್ಟರದ ಪಾನು ತಿರುವತ್ತೊಡಗಿದ. ಜನರಲ್ಲಿ ಆಶುರದಿಂದ ನಿರೀಕ್ಷಿಸಬೇಕಾಗಿದರು. ಮರೆವಿನ ತೆರೆಯ ಹಿಂದೆ ನಡೆದುಹೋದ ದುದ್ದನಾಟಕಗಳೆಲ್ಲ ನೆನಪಿಗೆ ಬಂದದ್ದರಿಂದ ಎಲ್ಲರೂ ಅಸ್ವಸ್ಥರಾಗಿದ್ದರು. ಚಿಮಣಾಳ ಪ್ರಕರಣ ನೆನಪಿಗೆ ಬಂದಾಗ ಬಾಯಿಗೆ ಬಂದಂತೆ ಟಿಕೆ ಮಾಡಿದ್ದರೂ ಅಂತರಾಳದಲ್ಲಿ ಎಲ್ಲರಿಗೂ ಜಿಗುಪ್ಪೆಯ ಅನುಭವ ಉಂಟಾಗಿತ್ತು. ಎಲ್ಲರ ದೃಷ್ಟಿ ಗೋಪಾಳರಾಯನ ಕಡೆಗೇ ಇತ್ತು. ರಿಜಿಸ್ಟರದ ಯಾವ ಪಾನಿನಲ್ಲಿ ಮತ್ತಾವ ದಾರುಣ ಪ್ರಕರಣ ಅಸಗಿದೆಯೋ ಎಂದು ವಿಪ್ಪಲರಾಗಿದ್ದರು. ಕಾರಕೂನ ಗೋಪಾಳರಾಯ ಮತ್ತೊಮ್ಮೆ ಆಶ್ಚರ್ಯದಿಂದ ತುಂಬಿದ ಮುಖಮುದ್ದೆಯಿಂದ ಕುಲಕೋರ್ಯ ಮುಖಿವನ್ನು ನೋಡಿದ.

ಪಾದಳ್ಳಿಯ ದೇಶಪಾಂಡ ಭೀಮರಾಯರು ನಿಪುಣಿಕರಾಗಿ ಸತ್ತದ್ದರಿಂದ ಅವರ ಹೆಂಡತಿ ಗಂಗಾಭಾಯಿಯ ಹೆಸರಿನಲ್ಲಿ ವಾರಸಾ ಮಾಡಿದ್ದನ್ನು ನೋಡಿ ಗೋಪಾಳರಾಯ ಸ್ತಂಭಿತನಾಗಿದ್ದು. “ಇನ್ನೀ, ಇದು ಕುಲಕೋರ್ಯ? ದೇಶಪಾಂಡ ಭೀಮರಾಯರು ಪರಗಣ ವರ್ತನದಾರರು. ಅವರು ದತ್ತಕ ತೆಗೆದುಕೊಂಡಿದ್ದು ದಾವಿಲೆ ಅದ. ದತ್ತಕ ಮಗನ ವರದಿ ತೊಗೊಂಡು ಅವನ ಹೆಸಲ್ರ್ ವಾರಸಾ ಹಚ್ಚಲಿಕೆ ಸ್ವತಃ ಮಾಮಲೇದಾರರು ಹುಕುಮು ಕೊಟ್ಟಾರ. ಈ ತಾಲೂಕಿನ ಹತ್ತೆಂಟು ಹಳ್ಳಿಯೊಳಗ ಅವರ ಖಾತೆಕ್ಕು ಇದ್ದ ಜಮೀನೆಲ್ಲ, ದತ್ತಕ ಮಗನ ಹೆಸಲ್ರ್ ವಾರಸಾ ಆಗ್ಯಾವ. ಇಷ್ಟಿದ್ದೂ ನೀವು ಆ ದತ್ತಕ ಮಗನ ಹೆಸಲ್ರ್ ವಾರಸಾ ಮಾಡಿಲ್ಲಲ್? ಏನು ಹೇಳಬೇಕು ನಿಮಗ್?” ಎಂದು ಸಿಟ್ಟಿನಿಂದ ಗೋಪಾಳರಾಯ ರಿಜಿಸ್ಟರನ್ನು ಮುಜ್ಜಿ ಧೋಪ್ಪನೆ ಬಿಗೆದ.

ಶೇಷಪ್ಪ ಸ್ವಲ್ಪ ಕೂಡ ಕದಲಿರಲಿಲ್ಲ. “ನೋಡಿ ರಾಯರ ಇದರಾಗೇನೂ ಅಂಥಾ ಆಶ್ಚರ್ಯದ ಮಾತಿಲ್ಲ. ನಮೂರ ದೇಶಪಾಂಡೇರ ಹಕೀಕತು ನನಗ

ಗೊತ್ತಿಲ್ಲ? ಇಲ್ಲಿ ಕೂತವರಿಗೆಲ್ಲಾ ಆ ಸಂಗತಿ ಗೊತ್ತದ. ಈಗ ದತ್ತಕ ಮಗಾ ಅಂತ ಹೇಳಿಕೊಳ್ಳೋ ರಂಗರಾಯನ ದತ್ತಕ ವಿಧಿಪೂರ್ವಕ ಆಗಿಲ್ಲ. ಅಂವಾ ತನ್ನ ತಂದಿತಾಯಿಗೆ ಒಬ್ಬನ ಮಗಾ. ಏಕಪ್ರತ್ಯ ವಿಷಯ ಆದ್ದರಿಂದ ದತ್ತಕ ಆಗಲಿಕ್ಕೆ ಬರೂದಿಲ್ಲ. ರಂಗರಾಯನ ತಂದಿ ಕಾಂತರಾಯ ಮಾಮಲೇದಾರರಿಗೆ ಸ್ನೇಹಿತ ಅಂತ ಅಂವಾ ಅವರಿಗೆ ಹೇಳಿ ಹುಕುಮು ಹೊರಡಿಸಿರಬಹುದು. ಇಲ್ಲಿ ಗಂಗಾಭಾಯಿ ನಾಲ್ಕು ಮಂದಿನ್ನು ಕೇಳಿಕೊಂಡು ತಮ್ಮ ಅಣ್ಣತಮ್ಮಂದಿರ ಪ್ರಕ್ರಿಯೆ ಕೃಷ್ಣರಾಯ ಅನ್ನೋ ಹುಡುಗನ್ನು ದತ್ತಕ ಗೊತ್ತೊಂದಾಳ ಇದು ಕೋಟಿಗೆ ಹೋಗದ ನಿಣಾಯ ಆಗೋ ಪ್ರಕರಣ ಅಲ್ಲ. ನಿಣಾಯ ಆಗೋತನಕಾ, ಗೊಂದಲ ಬ್ಯಾಡಾ ಅಂತ ನಾನ ಗಂಗಾಭಾಯೀ ಹೆಸಲ್ರ್ ವಾರಸಾ ಹಜ್ಜೀನಿ. ಗಂಡ ನಿಪ್ರತ್ಯಿಕ ಆಗಿ ಸತ್ತ ಹೇಣಿ ಹೆಸಲ್ರ್ ವಾರಸಾ ಮಾಡೂದು ಕಾಯದೇಶೀರ ಅದ ಅಂತ ಮಾಡಿದೆ” ಎಂದು ಸುದೀರ್ಘ ವಿವರಣೆ ಕೊಟ್ಟಿನು.

ಶೇಷಪ್ಪನ ಗಂಡದೆಯನ್ನು ನೋಡಿ ಗೋಪಾಳರಾಯರ ಎದೆಯೂ ಹೆದರಿಕೆಯಿಂದ ನಡುಗಿತು. ದೇಶಪಾಂಡೆ ಮನೆತನದ ಪುಸ್ತಕ ಪ್ರಕರಣ ಗೋಪಾಳರಾಯಗೇನೂ ಅವರಿಚಿತವಲ್ಲ. ಸ್ವಾತಃ ಮಾಮಲೇದರರೇ ಹುಕುಂ ಕೊಟ್ಟಿದ್ದು ಅವನಿಗೂ ಗೊತ್ತಿತ್ತು. ಆದರೂ ಆದ ದತ್ತಕ ವಿಧಿಪೂರ್ವಕವಾಗಿಲ್ಲ ಎಂದು ಶೇಷಪ್ಪ ತಾನೇ ಸಂಶಯ ತೆಗೆದುಕೊಂಡು ಎರಡು ದತ್ತಕಗಳ ಬೀಜವನ್ನು ಬಿತ್ತಿ ನ್ಯಾಯಕ್ಕೆ ದಾರಿ ವಾಡಿದ್ದು. ಗಂಗಾಭಾಯಿ ಉರಲ್ಲಿರಲ್ಲಿ. ದೇಶಪಾದೆಯವರ ವಾಡೇ ಎಂದೋ ಬರಿದಾಗಿತ್ತು. ಅವರ ಹೊಲಗಳು ಹತ್ತೆಂಟು ಹಳ್ಳಿಗಳಲ್ಲಿ ಚಲ್ಲವರಿದಿದ್ದವು. ಶೇಷಪ್ಪ ಈ ಪರಿಸ್ಥಿತಿಯ ದುರುಪಯೋಗ ಮಾಡಿಕೊಂಡು ಏನೇನೋ ಆಟ ಹಾಡಿದ್ದನೆಂಬುದು ಸ್ವಾವಿತ್ತು. ಅವನು ಹೇಳಿದ ಹೋಸ ದತ್ತಕ ಪ್ರಕರಣ ಎಷ್ಟು ಸುಳ್ಳೋ ಎಷ್ಟು ಸತ್ಯಪೋ ಪರಮಾತ್ಮನಿಗೇ ಗೊತ್ತು. ಪ್ರಕರಣ ಶೇಷಪ್ಪನ ಕುತಂತ್ರದಿಂದ ಕೋಟಿನ ದಾರಿಯನ್ನೇ ಕಾಯುತ್ತಿತ್ತು. ಮುಂದೆ ಕೋಟಿನಲ್ಲಿ ನಿಣಾಯವಾಗಬೇಕಾದರೆ ಎಷ್ಟು ವರ್ಷ ಹತ್ತೀತೆಂಬ ನಿಯಮವಿಲ್ಲ. ಆ ಅವಧಿಯಲ್ಲಿ ವಹಿವಾಟ-ಕಾಯದೆ ಆಸ್ತಿಯಲ್ಲ ಯಾರಿಗೋ ದಕ್ಕಾಗಿ ಹೋಗಬಹುದಿತ್ತು. ಲಕ್ಷ್ಯಾಂತ ಬೆಲೆಯ ಆಸ್ತಿಯ ಮೇಲೆ ಶೇಷಪ್ಪ ಕಣ್ಣಿಟ್ಟು ಉಚಿತವಾದ ಮಾಪಾರಣು ಮಾಡಿದ್ದು.

ಗೋಪಾಳರಾಯನಿಗೆ ಸಮಾಧಾನವಾಗಲಿಲ್ಲ. “ತಾಲೂಕ ಕಚೇರಿಯಿಂದ ಬಂದ ಹುಕುಮು ನೀವು ಪಾಲಿಸಿಲ್ಲ. ನಿಮ್ಮ ಮನಸ್ಸಿಗೆ ಬಂದ್ದಾಂಗ ವಾರಸಾ ಮಾಡಿಟ್ಟೇರಿ. ನಾಳೆ ಕೋಟಿಗೆ ಹೋದಾಗ ನಿಮ್ಮ ಗತಿ ಏನಾದೀತು ಅಂತ

ವಿಚಾರ ಮಾಡಿರೇನು?” ಎಂದು ಸಿಟ್ಟಿನಿಂದ ಅವಡುಗಳ್ಳಿ ಕೇಳಿದ.

ಶೇಷಪ್ಪ ಇಂಥ ಸಿಟ್ಟಿಗೂ ವಿಚಲಿತನಾಗಲಿಲ್ಲ. ನಶ್ಯದ ಚಿಟಕೆಯನ್ನೇರಿಸಿ, ಕ್ಯೊಚಲ್ಲಿ ಹೇಳಿದ: “ರಾಯರ ರೆವ್ನೆನ್ಯೂ ಖಾತೇದವರ ಕೆಲಸ ಎಷ್ಟು? ಪ್ರತ್ಯೇಕ ಕಬಜಾ ಯಾರದದನೋ ಅವರ ಹೆಸರು ಹಚ್ಚೇದು. ಈಗನಕಾ ಜಮೀನು ಮನಿ ಎಲ್ಲಾ ಗಂಗಾಭಾಯಿ ಕಬಜಾದೊಳಗೆ ಅವ. ಅವರ ಹೆಸರು ಹಚ್ಚಿನಿ. ಹಕ್ಕಿನ ಚೊಕ್ಕಿ ಮಾಡಿ ನಿಣ್ಣಾಯ ಹೇಳಿ, ಕಬಜಾ ಕೊಡಿಸಲಿಕ್ಕೆ ಮಹಂ ಕೊಡೋದು ಹೊಟ್ಟಿನ ಕೆಲಸ. ಇನ್ನು ಮಹಂ ಯಾಕ ಪಾಲಿಸಿಲ್ಲಾ ಅಂತ ನೀವು ಕೇಳಿತೀರಿ. ಹೇಳತೀನಿ: ಭೀಮರಾಯರು ಮೃತ (ಮೃತ) ಆದದ್ದು ಇ.ಎ.ರಲೆರ್ಲರೊಳಗ. ನೀವು ರಂಗರಾಯರ ವಾರಸಾ ಮಾಡಲಿಕ್ಕೆ ಮಹಂ ಕೊಟ್ಟಿದ್ದು ಇ.ಎ.ರಲೆರ್ಲಂರೊಳಗ. ಭೀಮರಾಯರು ಪೋತಿ ಆದ ಮೂರು ತಿಂಗಳದೊಳಗ ಗಂಗಾಭಾಯಿ ತರ್ಫೆ, ಆಕಿ ದತ್ತಕ ಮಗನ ಪಾಲನಕಲಾ ಕೊಟ್ಟ ವರದೀ ಪ್ರಕಾರ ವಾರಸಾ ಮಾಡಿಬಿಟ್ಟದೆ. ಅದನ್ನು ತಪಾಸ ಮಾಡಿ ಮಾಮಲೇದಾರರು ಮಂಜೂರಿ ಮಾಡಿದ ಬಗ್ಗೆ ಸಹಿಮಾಡಿದ್ದು, ಆ ಶರಾ-ಹೋಷ್ಟಕದೊಳಗ ಅದ ನೋಡಿ.” ಎಂದು ತನ್ನ ಕುಲಕರ್ಣಿಕೆ ಭಾಷೆಯಲ್ಲಿ ಹೇಳಿ ವಿಜಯದ ಆವೇಶದಿಂದ ಕಾಲು ಮಡಿಚಿಕೊಂಡು ಕುಳಿತ.

ಅಮೋತ್ತಿಗೆ ದಾದಾ ಜಾವಡಿಯ ಕಟ್ಟೆಯನ್ನೇರಿ ಬರುತ್ತಿರುವುದು ಶೇಷಪ್ಪನ ಕಣ್ಣಿಗೆ ಬಿತ್ತು. ಮಹಿನಗೆ ನಗುತ್ತ ಎಂದಿಲ್ಲದ ಪ್ರೀತಿಯಿಂದ, “ಬಾರಪಾ ದಾದಾ, ಅನಾಯಾಸ ಬಂದಿ ನೋಡು. ನಾನು ನಿನ್ನ ಕರೆಕಳಿಸಬೇಕಂತ ಮಾಡಿದ್ದೆ. ನಿಮ್ಮ ನಾನಾಕಾಕನ ಖಾತೇಕ ಇದ್ದ ಆ ಮರಡಿ ಹೊಲಾನ, ಗೌಡರ ಹೇಳಿಕ ಪ್ರಕಾರ ನಿಮ್ಮ ಹೆಸಲೆ ನಾನು ಮಾಡಿದ್ದೆ. ಈಗ ನಿಮ್ಮಪ್ಪ ಆ ಜಮೀನು ಚಿಮಣಾ ಹೆಸಲೆ ವಾರಸಾ ಹಚ್ಚಿ ಅಂತ ಜವಾಬ ಹೊಟ್ಟಿ ಹೋದ. ನೀ ಏನಂತೀದಿ?” ಎಂದು ಕೇಳಿದ.

“ನನಗೇನ ಹೇಳಾಕ ತಿಳಿದೀತರಿ? ಚಿಮಣಾ ಕುಲಗೆಟ್ಟಾಳಂತ ಆಕಿ ಹೆಸರು ಹಚ್ಚಲಾಕ ಬರೂದಿಲ್ಲ ಅಂತ ಹೇಳಿದಿರೆತ, ಹೋದೆನು?” ಎಂದು ಸಿಟ್ಟಿಗೆ ಎದ್ದೆ ಕೇಳಿದ.

ದಾದಾನ ಉಗ್ರವಾದ ಮುಖವನ್ನು ನೋಡಿ ಶೇಷಪ್ಪನಿಗೆ ಘಕರುದ್ದಿನನ ಘಟೀತಿ ನೇನಪಾಯಿತು. ಅಂತಲೇ ದೇಶವಾರಿ ಮಾಡುತ್ತ “ಭೀ ಭೀ! ಅಂಥ ಮಾತಾಡಿದವರ ಬಾಯಾಗ ಮಣಾ ಬೀಳಲಿ. ಶಂಕರಪ್ಪಗೌಡರು ಆ ಜಮೀನು ನಿನಗ ಆಗಲಿ ಅಂದಿದ್ದರು ಅಂತ ನಾ ಹೆಸರು ಹಚ್ಚಿದೆ. ಬ್ಯಾಡು ಅಂದರ ಈಗ

ಚಿಮಣಾನ ಹೆಸರ್‌ ವಾರಸಾ ಹಚ್ಚಿ ಸಾಹೇಬರ ಮಂಜೂರಿ ಮಾಡಸತೇನಿ. ನೀನು ವಿಚಾರ ಮಾಡಿ ಏನಂಬಾದು ಹೇಳಿಬಿಡು” ಎಂದು ತನಗೇನೂ ಸಂಬಂಧವಿಲ್ಲವೆಂಬತೆಯೇ ಮಾತಾಡಿಬಿಟ್ಟ.

“ಅದರಾಗ ಯಿಚಾರ ಮಾಡೂದೇನ್ನೇತರಿ? ನಮ್ಮ ಅಪ್ಪು ಹ್ಯಾಗ ಹೇಳ್ಯಾನ ಹಾಗ ಬರದುಬಿಡಿರಿ” ಎಂದಿಪ್ಪು ಹೇಳಿ ದಾದಾ ಚಾವಡಿಯಿಂದ ಹೊರಟಿ

ಕೂಡಿದ ಜನರಿಗೆ ದಾದಾ ವ್ಯಾಘವಾಗಿ ತನ್ನ ಪಾಲಿನ ಹೊಲವನು ಕಳೆದುಕೊಳ್ಳುತ್ತಿರುವನೆಂದೆನಿಸಿತು. ಕೆಲವರಂತೂ ಚಡಪಡಿಸಿದರು. ಜೈಸರ ಜಿನ್ನಪ್ಪ ಎದ್ದು “ಲೇ ದಾದಾ, ಮಳ್ಳಿಯೋಡಿ ಬಾ ಇಲ್ಲೇ” ಎಂದು ಕೂಗಿದ.

ಅವಸರದಿಂದ ಹೊರಟಿದ್ದ ದಾದಾ ತಡೆದು, “ಕಾಕಾ, ನನಗ ಸವಡ ಇಲ್ಲ ಈಗ. ಶ್ಯಾಮುರಾಯರ ಕಡೆ ಇಂದುಪುರದ ಸ್ವಾರ ಬಂದಾನು. ಗಡಾನ ಬರಾಕ ಹೇಳಿಕಳಿಸ್ತಾರು; ಅಲ್ಲಿ ಹೊಂಟಿನಿ” ಎಂದು ನುಡಿದವನೇ ವಾಡೆಯ ಕಡೆಗೆ ಮುಖ ಮಾಡಿ ಬಿರಬಿರನೆ ಹೊರಟಿಬಿಟ್ಟ.

ಹೊತ್ತು ಮುಳುಗಿದ್ದರಿಂದ ಚಾವಡಿಯ ಮುಂದಿದ್ದ ಗುಂಪೆಲ್ಲ ಕರಗಿತು. ವಾಲೀಕಾರರು ಹಚ್ಚಿ ದೀಪಗಳಿಂದ ಚಾವಡಿ ಸ್ವಲ್ಪಮಟ್ಟಿಗಾದರು ಬೆಳಗಿತು. ಈ ಅವಧಿಯಲ್ಲಿಯೇ ಗೋಪಾಳರಾಯ ಒಳಗೆ ಹೋಗಿ ಮಾಮಲೇದಾರರೆಂದು ಶೇಷಪ್ಪನ ವಿಷಯವನ್ನೆಲ್ಲ ಅರಿಕೆಮಾಡಿಕೊಂಡಿದ್ದ. ಶೇಷಪ್ಪ ಇನ್ನೇನು ಎದ್ದು ಮನೆಗ ಹೋಗಬೇಕೆನ್ನುವಷ್ಟರಲ್ಲಿ ಕೆಂಪು ರುಮಾಲು. ಡಗಲಿಗಳಿಂದಲಂಕೃತನಾದ ಉಸ್ಕಾನಾಸಾಹೇಬರು ಕರೆಯುತ್ತಾರೆಂದು ಹೇಳಲು ಶೇಷಪ್ಪ, ಮತ್ತೆ ತಿರುಗಬೇಕಾಯಿತು.

ಆದರೆ ಶೇಷಪ್ಪ ಇದೆಲ್ಲವನ್ನೂ ಮೊದಲು ನಿರೀಕ್ಷಿಸಿಯೇ ಇದ್ದ. ಸಾಹೇಬರೆರೂ ಮತ್ತೆ ಅದನ್ನೇ ವಾದಿಸಿದ. ಮಾಮಲೇದಾರರಿಗೂ ಇಂಥ ಕುಲಕೆರ್ವಿ ಗಂಟು ಬಿದ್ದದ್ದನ್ನು ನೋಡಿ ಬೆರಗುಂಟಾಯಿತು. ಹೇಳಬೇಕಾದುದನ್ನೆಲ್ಲ ಅವರೂ ಹೇಳಿ ಸುಮ್ಮಾನಾದರು. ಲಕ್ಷ್ಮಣ ವಾರಸಾ ರದ್ದುಮಾಡಿದ್ದಕ್ಕೆ ತಾನು ಒಟ್ಟಿಕೊಂಡರ್ದಾಗಿ ಶೇಷಪ್ಪನೂ ಹೇಳಿದ. ಆದರೆ ದೇಶಪಾಂಡೆಯವರ ಪ್ರಕರಣ ಕೋಟಿಗೆ ಹೋದ ಮೇಲೆಯೇ ನಿಣ್ಣಯವಾಗಬೇಕೆಂದು ಹೇಳಿಬಿಟ್ಟ.

ವಾಡದೆ ಗಂಗಾಬಾಯಿಯ ವಾರಸಾ ವಾಡಿದ ಸುಧ್ಯ ಉರೋಳಗೆ ಹಬ್ಬವದಕ್ಕೇನೂ ತಡವಾಗಲಿಲ್ಲ. ಮರೆತು ಹೋದ ಪ್ರಕರಣವೊಂದು ಮತ್ತೆ ಬಯಲಿಗೆ ಬಂದಂತಾಯಿತು. ಪಾದಳ್ಯಿಯ ಇತ್ತಿಚಿನಹಂಡುಗರಿಗೆ ದೇಶಪಾಂಡ ಮನೆತನದ ವಿಷಯವಾಗಿ ಏನೂ ಗೊತ್ತಿರಲಿಲ್ಲ. ಅವರ ಮುಚ್ಚಿದ ವಾಡೆಗೆ 'ದೇಶಪಾಂಡೆಯವರ ವಾಡೆ' ಎಂಬ ಹೆಸರನ್ನು ಬಿಟ್ಟರೆ ಅವರೇನೂ ಅರಿಯರು. ಆದರೆ ಗೋಪಾಳರಾಯ ವಾರಸಾ-ರಿಚಿಸ್ಟರದ ತಪಾಸಣೆಯ ಕಾಲಕ್ಕೆ ಎತ್ತಿದ ಆಜ್ಞೆಪದಿಂದ ಉರ ತಂಬ ಅದೇ ಮಾತಾಗಿ ಹಳೆಯ ಕತೆ ಮತ್ತೆ ಜನಜನಿತವಾಗಿ ಹರಡಿತು.

ಶೇಷಪ್ಪ ಹೇಳಿದಂತೆ ಗಂಗಾಬಾಯಿ ಯಾರನ್ನು ದತ್ತಕ ತೆಗೆದುಕೊಂಡಿರಲಿಲ್ಲ; ಕೃಷ್ಣರಾಯನ ಮಗನನ್ನು ದತ್ತಕ ತೆಗೆದುಕೊಂಡಿರುವಳೆಂಬ ಮಾತಂತೂ ಶುದ್ಧಸ್ಥಾನ ಕಂತೆಯಾಗಿತ್ತು. ಕೃಷ್ಣರಾಯ ಶೇಷಪ್ಪನ ಪಡ್ಡಕನಾಗಬೇಕು. ಅವನ ಮಗನನ್ನು ಗಂಗಾಬಾಯಿಯ ದತ್ತಕ ಮಗನೆಂದು ಕತೆ ಮಟ್ಟಿಸಿ ಅದನ್ನೇ ಸಕ್ಕಂಗತಿಯನ್ನಾಗಿ ಮಾರ್ಪಡಿಸಬೇಕು. ಅದನ್ನೇ ಮುಂದೆ ಗಂಗಾಬಾಯಿ ಒಟ್ಟಿದರೆ ಅಪಸಾತಿಯಲ್ಲಿ ಕೆಲಸ ಮುಗಿಸಬೇಕು. ಒಬ್ಬದಿದ್ದರೆ ಹೋಟಿನ ಡಿಕ್ರಿ ಪಡೆದು, ದೇಶಪಾಂಡ ಮನೆತನದ ವರೆನ ಜಮೀನುಗಳನ್ನೆಲ್ಲ ಎತ್ತಿಹಾಕಬೇಕೆಂದು ಶೇಷಪ್ಪನ ತಂತ್ರವಾಗಿತ್ತು. ಬಾಳಾಚಾರ್ಯರಿಗೆ ಈ ತಂತ್ರವನ್ನು ತಿಳಿಯಲು ತಡವಾಗಲಿಲ್ಲ. ಗಂಗಾಬಾಯಿ ಕಾಂತರಾಯರ ಮನೆಯಲ್ಲಿಯೇ ಈಗಲೂ ಇರುವ ಸಂಗತಿ ಅವರಿಗೆ ಗೊತ್ತಿತ್ತು. ಅಂತೆಯೇ ದೇಶಪಾಂಡ ಮನೆತನದ ಆಸ್ತಿಯ ಬಗ್ಗೆ ಅನ್ಯಾಯವಾಗಿ ಕಲಹವೆದ್ದು ಹೋಟುಕಜೆಂಗಳಿಗೆ ಎಡತಾಕಿ, ಉರಲ್ಲಿ ಪಕ್ಕ-ಪಂಗಡಗಳೇಳಬಹುದೆಂಬ ಭಿಂತಿ ಅವರನ್ನು ಅವರಿಸಿತು.

ಮಾಮಲೇದಾರರು ಕನ್ನಾಗತ-ಶ್ರಾದ್ಧಕ್ಕಾಗಿ ತಮ್ಮನ್ನು ಕರೆಸಿದಾಗ ಈ ಕುತ್ತಂತ್ರವನ್ನೆಲ್ಲ ತಾವು ಬಯಲಿಗೆಳ್ಳಿಯಬಹುದೆಂದು ಅವರು ಭಾವಿಸಿದರು. ಆದರೆ ಮರುದಿನ ಮಾಮಲೇದಾರಿಂದ ಕರೆಯೇನೂ ಬರಲಿಲ್ಲ. ನಾರಾಯಣಾಜಾರಿ ಶೇಷಪ್ಪನಿಗೆ ಹೇಳಿಕೊಂಡು ಮಾಮಲೇದಾರರ ಪೌರೋಹಿತ್ಯವನ್ನು ಹಜ್ಜಿಕೊಂಡಿದ್ದು. ಅವನ ಹೆಂಡತಿ ಸಾಲೆಯಿಂದ ಮೊರದಬಾಗಿನವನ್ನು ಹೊತ್ತುಕೊಂಡು ಮನಗೆ ಹೊರಟದ್ದನ್ನು ಬಾಳಾಚಾರ್ಯರು ನೋಡಿದರು. ಆಗಲೇ ಅವರಿಗೆ ತಮಗೆ ಬರಬೇಕಾಗಿದ್ದ ಪೌರೋಹಿತ ನಾರಾಯಣಾಜಾರ್ಯರಿಗೆ ಹೊಗಿರಬಹುದೆಂದು ತಿಳಿಯಿತು. ಬಾಳಾಚಾರ್ಯರಿಗೆ ಇದರಿಂದ ದುಃಖವೇನೂ ಆಗಲಿಲ್ಲ. ಬರಗಾಲದ ಉಪವಾಸ ವನವಾಸಗಳಲ್ಲಿ ಸವೆಂರುತ್ತಿದ್ದ ಬಂದು ಮನೆತನಕ್ಕೆ

ಉಪಕಾರವಾಯಿತೆಂದು ಸಂಶೋಷವೇ ಆಯಿತು. ಆದರೆ ಇದರಿಂದ ಮಾಮಲೇದಾರರನ್ನು ಕಂಡು ಮಾತನಾಡುವ ಅವಕಾಶ ಮಾತ್ರ ತಪ್ಪಿದಂತಾಯಿತು. ಕರೆಯಿದೇ ತಾವಾಗಿಯೇ ಮಾಮಲೇದಾರರೆಡು ಹೋಗುವದು ಅವರ ಗೌರವಕ್ಕೆ ಸಲ್ಲಿದ ಮತು. ಇದೇ ವಿಚಾರಗಳಲ್ಲಿಯೇ ಅವರು ಚಾವಡಿಯ ಮುಂದೆ ಹಾಯ್ದು ಹೊರಟಿರು.

ಚಾವಡಿಯ ಮುಂದೆ ಸುತ್ತಲಿನ ಹಳ್ಳಿಯ ಜನರೆಲ್ಲ ಸೇರಿದ್ದರು. ಮಾಮಲೇದಾರರ ಮುಂದೆ ನಡೆಯಲಿರುವ ಫಿರ್ಯಾದಿಗಳಲ್ಲಿ ಅವರೆಲ್ಲ ಸಾಫ್ತೀ ಹೇಳಲು ಬಂದವರಾಗಿದ್ದರು. ಯಾರಾರಾರದೋ ಭವಿತವ್ಯ ಅಲ್ಲಿ ನಿಣಾಯವಾಗೇಕಾಗಿತ್ತು. ಒಂದು ಕ್ಷಣಿ ಒಳಗೆ ಹೋಗಿ ಮಾಮಲೇದಾರರನ್ನು ಕಾಣಬೇಕೆಂದು ಆಚಾರ್ಯರಿಗೆ ಮನಸ್ಸಾಯಿತು. ಆದರೂ ಹಾಗೇನೂ ಮಾಡದೆ ಚಾವಡಿಯನ್ನು ದಾಟಿ ಜಾಗೀರದಾರರ ವಾಡಗೆ ಬಂದರು.

ಅಲ್ಲಿಯೂ ಜನಸಮೂಹ ಸೇರಿತ್ತು. ಶ್ಯಾಮರಾಯ ಯಾರದೋ ಮಾರ್ಗಪ್ರತಿಈಕ್ಷಯನ್ನು ಮಾಡುತ್ತಿರುವಂತೆ ತೋರಿತು. ಅವನ ಸಮುಖಿದಲ್ಲಿ ದಾದಾ, ಲಕ್ಷ್ಮಣ ಹಾಗೂ ಜಾಗೀರದಾರರ ರೈತರು ಹುಳಿದ್ದರು. ಬಾಳಾಚಾರ್ಯರು ಬಂದೋಡನೆಯೆ ನಮಸ್ಕಾರ-ಚಮತ್ವಾರಗಳಾದವು. “ಎನಪಾ ಶ್ಯಾಮರಾಯಾ, ಉರಾಗ, ಎಲ್ಲಿ ನೋಡಿದರೂ ಜನರು ಗುಂಪುಗುಂಪಾಗಿ ಕೂತಾರಲ್ಲ? ಚಾವಡಿ ಮುಂದನೂ ಮಂದಿ ಇತ್ತು; ಇಲ್ಲಾ ಮಂದಿ ಕೂತಾರ. ಪಾದಳ್ಳೇ ಉರಾಗ ನಡೆದ್ದರ ಏನು?” ಎಂದು ಆಚಾರ್ಯರು ಪ್ರಶ್ನೆ ಮಾಡಿದರು. ಶ್ಯಾಮರಾಯ ಅದಕ್ಕೇನೂ ಉತ್ತರ ಹೊಡದೆ, ಇಂದುಪುರದ ಮಹಾರಾಜರಿಂದ ಬಂದ ಸ್ವಾರ್ಥನು ತಂದಿದ್ದ ಪತ್ರವನ್ನು ಅವರ ಮುಂದೆ ಹಿಡಿದನು. “ಇದೇನು ಶೋಡಿ ಮೋಡಿ ಲಿಪಿ! ನನಗೆ ಓದಲಿಕ್ಕೆ ಬರಾದುಲ್ಲ. ನೀನ ಸಾರಾಂಶ ಹೇಳಿಬಿಡಬಾರದ?” ಎಂದರು ಆಚಾರ್ಯರು.

ಶ್ಯಾಮರಾಯ ಎಲ್ಲ ವೃತ್ತಾಂತವನ್ನು ನಿರ್ವಹಿಸಿದ: “ಇನ್ನು ನಾಲ್ಕೇ ದಿನಗಳಲ್ಲಿ ಇಂದುಪುರದ ಮಹಾರಾಜರು ಪಾದಳ್ಳಗೆ ಅಗಮಿಸಲಿದ್ದಾರೆ. ಬಾಪೂಸಾಹೇಬ ಇಂದುಪುರಕ್ಕೆ ಹೋಗಿ ಲಾಂಕ್ಷೇಭಾಯಿಯ ಕಾಲು ಹಿಡಿದುಕೊಂಡು ಕ್ಷಮಾಪಣ ಕೇಳಿಕೊಂಡನಂತೆ. ಮಹಾರಾಜರು ಇಲ್ಲಿಗೆ ಬಂದಾಗ ಯಶವಂತರಾಯರೂ ಅವರ ಜೊತೆಗೆ ಬರಲಿದ್ದಾರೆ. ಪ್ರಾಂತ ಸಾಹೇಬರೂ ಅದೇ ಹೊತ್ತಿಗೆ ಪಾದಳ್ಳಿಯಲ್ಲಿ ಕ್ಷಾಂಪು ಮಾಡಲಿದ್ದಾರೆ.

ಅದೂ ಅಲ್ಲದ ತಾಬಡತೋಬ ಇಂದುಪುರಕ್ಕೆ ಬರಲಿಕ್ಕೆ ನನಗ ತಿಳಿಸ್ತಾರ.

ಬರಗಾಲದಾಗ ಉಪವಾಸ ಬಿಧ್ಯ ಜನರಿಗೆ ಸಹಾಯ ಅಂತ ಇನ್ನೂರು ಜೀಲಾ ಜ್ಯೋತಿ ಕೆಲೆಸವರಿದ್ದಾರಂತ. ಅವನ್ನ ತರಲೀಕೈ ರೈತರ ಗಾಡಿ ವ್ಯವಸ್ಥೆ ಮಾಡಿಕೊಂಡು ಬರಬೇಕಂತ. ಅದಕ ರೈತರನ್ನೆಲ್ಲ ಕರೆಸಿದ್ದೇ ಅಷ್ಟರೊಳಗ ನೀವೂ ಬಂದಿರಿ, ನೆಟ್ಟಗಾತು” ಎಂದು ಶ್ಯಾಮರಾಯ ಎಲ್ಲವನ್ನೂ ಅರಿಕೆಮಾಡಿಕೊಂಡ.

ಕಾಳು ತರಲೀಕೈ ಸುಮಾರು ನಾಲ್ಕುತ್ತು ಗಾಡಿಗಳಾದರೂ ಜೀಕಾಗಿತ್ತು. ಇದಕ್ಕಾಗಿ ರೈತರ ಅಭಿಪ್ರಾಯವನ್ನು ಕೇಳಿಕೊಳ್ಳುವದು ಅಗತ್ಯವಿತ್ತು. ಅದರ ಬಗ್ಗೆ ಬಾಳಾಚಾರ್ಯರು ಎದುರಿಗೆ ನಿಂತ ಕಾಶೀಮ ಸಾಹೇಬನನ್ನು ಕೇಳಿದರು. ಕಾಶೀಮಸಾಹೇಬ ಜಾಗಿರದಾರರ ಭೂಮಿಯನ್ನು ತಲೆತಲಾಂತರದಿಂದ ಲಾಷಣಿಗೆ ಸಾಗುಮಾಡುತ್ತ ಬಂದಿದ್ದ ದೊಡ್ಡ ರೈತ. ವಾಡೆಯ ಬಗ್ಗೆ ಅವನ ಅಭಿಮಾನ ಯಾವಗಾಲೂ ಜಾಗ್ರತೆವಿರುತ್ತಿತ್ತು.

“ಮಾರಾಜರು ಬಡ ಜನರಿಗೆ ಕಾಳ ಹಂಚೂ ಮುಂದ, ಅದನ್ನ ತಂದು ಉರಿಗೆ ಮುಟ್ಟಿಸಿದ್ದರ ಪಾಡ ಕಾಣಾಕಲ್ಲರಿ. ಆದರ ಜಡಿಮಳಿ ಬಿಧ್ಯ ಭೂಮಿ ಹಸಿ ಆಗೇತಿ. ಮುಂಗಾರಿ ಬಿತ್ತೂ ತತಿ ಬಂದಾಗ ಭೂಮಿಗೆ ಬೀಜಗಾಣಿಸಿದ್ದರ ಭೂಮಿತಾಯಿಗೆ ಎರಡ ಬಗದ್ದಾಂಗ ಆಗಾಕಲ್ಲೇ? ಅದಕ ಮಡ್ಡಿಭೂಮಿ ಇದ್ದವರು ಬಿತ್ತೂ ಕೆಲಸಾ ಮಾಡಕೊಳಲಿ. ಏರಿ ಭೂಮಿಯವರು ಗಾಡಿ ಹಾಡಿಕೊಂಡು ಕಾಳ ತರಲ್ಲಿ” ಎಂದ ಕಾಶೀಮಸಾಹೇಬ.

ಕೂಡಿದ ರೈತರಲ್ಲಿ ಕೆಲವರಿಗೆ ಇದು ಸರಿ ಬರಲಿಲ್ಲ. ಕಾಶೀಮಸಾಹೇಬನದು ಮಡ್ಡಿ ಜಮೀನು. ಅವನು ಬಿತ್ತಲಿಕ್ಕೆಂದು ಉರೋಳಗೇ ಉಳಿದರೆ ಇಂದುಪುರಕ್ಕೆ ಯಾರೂ ಹೋಗಲಿಕ್ಕಿಲ್ಲ. ನಿಜವಾಗಿ ಸೋಡಿದರೆ ಯಾರಿಗೂ ಹೋಗಲು ಅವಕಾಶವಿರಲಿಲ್ಲ. ಜಮೀನಿನ ಕೆಲಸ ಯಾರಿಗೆ ಬಿಟ್ಟದ್ದು? ಸಾಮಾನ್ಯವಾಗಿ ಕೆಲವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ರೈತರು ಹೇಳಿದ ಅಡಚಣೆಗಳನ್ನು ಕೇಳಿ ಶ್ಯಾಮರಾಯನಿಗೆ ಒತ್ತಾಯ ಮಾಡಲು ಮನಸ್ಸು ಬರಲಿಲ್ಲ. ಅದರೂ ಉರಗಾರಿಕೆಯ ಕೆಲಸದಲ್ಲಿ ಸಹಾಯ ಮಾಡದಿದ್ದರೆ ಮಹಾರಾಜರು ಏನೆಂದು ತಿಳಿದುಕೊಳ್ಳುವುದೆಂದು ಅವನ ವಿಚಾರ. ರೈತರು ಹೇಳಿದರಲ್ಲಿ ಅಧಿಕವಿಲ್ಲವೆಂದಲ್ಲ. ಆದರೆ ಮಹಾರಾಜರು ಪ್ರಕೃಟಿ ಕಾಳು ಕೊಡುತ್ತೇವೆಂದಾಗ ಅವನ್ನು ತಂದು ಹಾಕುವ ಸೌಜನ್ಯವನ್ನೂ ತೋರದಿದ್ದರೆ ಹೇಗೇ? ಬಾಳಾಚಾರ್ಯರೂ ಈ ಸಮಸ್ಯೆಯಲ್ಲಿ ದಾರಿ ಹುಡುಕುವ ಪ್ರಯತ್ನ ಮಾಡಿದರು. ಅವರ ಅಭಿಪ್ರಾಯ ಹೀಗೆ: ಕಾಳು ತರುವ ಕೆಲಸ ಜಾಗಿರದಾರರ ರೈತರೊಬ್ಬರಿಗೇ ಸೇರಿದ್ದಲ್ಲ. ಉರ ರೈತರೆಲ್ಲ ಕೂಡಿ ಮಾಡಬೇಕಾದ ಕೆಲಸವದು.

ಆದ್ದರಿಂದ ಯಾರಿಗೆ ಭೂಮಿಯ ಕೆಲಸ ಅಡ್ಡ ಬಂದಿದೆಯೋ ಅವರು ಹೋಗುವದು ಬೇಡ. ಉಳಿದವರು ಹೊರಡಲಿ. ಅವರ ಗಾಡಿಗೆ ಬಾಡಿಗೆಯೆಂದು ತಂದ ಕಾಳನ್ನೇ ಹಂಚಿಕೆಡಬೇಕು. ಬಾಳಾಚಾರ್ಯರ ಅಭಿಪ್ರಾಯ ಎಲ್ಲಿರಿಗೂ ಸಮೃತವಾಯಿತು. ಬೆಳಕು ಹರಿಯುವದರೊಳಗೆ ಗಾಡಿಗಳು ಸಿದ್ಧವಾಗಿರಬೇಕೆಂದು ಶ್ಯಾಮರಾಯ ಆಜ್ಞ್ಯಮಾಡಿದ. ಕಾಶೀಸಾಹೇಬನೇ ಆ ಜವಾಬ್ದಾರಿಯನ್ನೂ ಹೊರಬೇಕೆಂದು ಗೊತ್ತಾಯಿತು. ಮಹಾರಾಜರನ್ನು ಸ್ವಾಗತಿಸುವ ಸಿದ್ಧಕೆ. ಅವರು ಉಳಿದುಕೊಳ್ಳಲು ಮಾಡಬೇಕಾದ ಏರ್ಪಾಡು ಇವೆಲ್ಲವುಗಳ ಬಗ್ಗೆ ಚರ್ಚೆಯಾಗಿ ಎಲ್ಲರೂ ತಂತಮ್ಮ ಮನಸೆಗಳಿಗೆ ನಡೆದರು.

ಚಾವಡಿಯ ಮುಂದೆ ಹಾಯ್ದು ಬಾಳಾಚಾರ್ಯರು ಇನ್ನು ತಮ್ಮ ಮನಸೆಗೆ ಹೋಗುವವರು. ಅಷ್ಟರಲ್ಲಿ ನಾಲ್ಕಾರು ಜನರು ಕೂಡಿ ಇವರ ಕಡೆಗೇ ಬರುತ್ತಿರುವುದು ಕಂಡಿತು. ವಂದನೆ ಮಾಡಿದವರಲ್ಲಿ ಹಾವನೂರಿನ ಕಲ್ಲನಗೌಡನ ಗುರುತು ಬಾಳಾಚಾರ್ಯರಿಗೆ ತಟ್ಟನೆ ಹತ್ತಿತು, “ಯಾಕ ಗೌಡರ ನಮ್ಮ ಉರ ಮುಡುಗನ್ನ ಜೀಲಿಗೆ ಅಟ್ಟಲಿಕ್ಕೆ ಇಷ್ಟು ದೂರ ಬರಬೇಕಾಗತೇನು?” ಎಂದು ಬಾಳಾಚಾರ್ಯರು ಕೇಳಿದೆ ಇರಲಿಲ್ಲ.

ಕಲ್ಲನಗೌಡ ಮುಸುಳುನಿಗೆ ನಕ್ಕೆ “ನೀವೆಲ್ಲಾ ಹಿರ್ಯಾರು ದಾದಾನ ಬೆನ್ನಿಗೆ ಇದ್ದಾಗ ನಿಮ್ಮಿಂದೇನಾದೀತರಿ? ನೀವು ಹಾಕಿದ ಉಗಳು ನಮ್ಮ ತಂದಿ ದಾಟಲಿಲ್ಲ. ನಾನೂ ಅಂತವನ ಮನುನ ಅಲ್ಲರೇ? ನಿಮ್ಮ ಮಾತು ಹ್ಯಾಗ ಮೀರೂದರಿ?” ಎಂದು ಉತ್ತರ ಕೊಟ್ಟು ಗೌಡ ಆಚಾರ್ಯರ ಬೆನ್ನು ಹಿಂದೆ ಅವರ ಮನಸೆಗೇ ನಡೆದ. ಬಹುಶಃ ಇವರೆಲ್ಲ ಸಂಧಾನಕ್ಕೇ ಬಂದಿರಬಹುದೆಂದು ಆಚಾರ್ಯರಿಗೆ ಹೋಳಿಯಿತು. ಆಗ ಶ್ಯಾಮರಾಯನನ್ನು ಮನಸೆಗೆ ಬರಲು ಆಗ್ರಹಪಡಿಸಿ, ಆಚಾರ್ಯರು ಎಲ್ಲರನ್ನೂ ಕೂಡಿಕೊಂಡು ತಮ್ಮ ಮನಸೆಗೆ ಬಂದು. ಅಲ್ಲಿ ಕಲ್ಲನಗೌಡನೇ ಮೊದಲು ಮಾತು ತೆಗೆದ. ಖಟ್ಟೆ ಹಾಕೂ ಮನಸು ಏಟೂ ಇರಲಿಲ್ಲರಿ ನಮಗು. ಆ ನಿಮ್ಮ ಪಡದಯ್ಯನೋರಬಂದು ಈಟೆಲ್ಲ ಗೂಂದಲಾ ಹಾಕಿದರು. ಮತ್ತೀಗ ಅವರ ಪಾದಳ್ಳಿ ಬಿಟ್ಟಮ್ಮಾಗ ಖಟ್ಟೆ ನಡಿಸಿ ಏನ ಮಾಡುತ್ತೇತರಿ? ಅದಕ ಅರ್ಚಿ ಹಿಂದ ತಕ್ಕುಣಾಕ ಅಂತ ಬಂದಿವರಿ” ಎಂದ.

“ಮುತ್ತಿನಂತಹ ಮಾತಾಡಿದಿ ನೋಡು ಗೌಡಾ. ಆದರ ಅರ್ಚಿ ಹಿಂದ ತಗೋಳಿಕ್ಕೆ ನಿಮ್ಮಾರು ಮಂದಿ ಒಪ್ಪುರ ಹದಲ್ಲೋ?” ಎಂದರು ಬಾಳಾಚಾರ್ಯರು.

“ನಿಮ್ಮಾರಾಗ ಯಾರಿಗೆ ಬೇಕಾಗೇತರಿ ಖಟ್ಟೆ ನಡಸೂದು? ನಿಮ್ಮಾರವರು ಬಂದು ಫಿಯಾರ್ದಿ ಮಾಡಾಕ ಹೇಳಿದವರು. ಈಗ ಫಿಯಾರ್ದಿ ಹಿಂದ

ತನೊಣ್ಣುಕೂ ನಿಮ್ಮೊರವರ ಅಡ್ಡ ಹಚ್ಚುರೆ ದಾದಾ ಉರಿಗೇ ಒಜ್ಜ್ವಲ್ ಆಗ್ಯಾನು. ಫಿಯಾದಿ ನಡಿಸೇ ತೀರಬೇಕು ಅಂತ ಹಟ್ಟ ಹಿಡಿದಾರರಿ. ಅಂತಾದರಾಗ ಏನ ಮಾಡಬೇಕರಿ? ” ಕಲ್ಲನಗೌಡ ಹೋಸ ಸಮಸ್ಯೆಯನ್ನೊಂದಿಟ್ಟು

“ನಮ್ಮೊರವರ ಹೇಳತಾರ? ಯಾರಪಾ ಅವರು” ಆಚಾರ್ಯರು ಆತಂಕಕ್ಕೊಳ್ಳಬಾಗಿಯೇ ಕೇಳಿದರು.

“ನಮಗ ಹಾದ್ಯಾಗ ಹಳ್ಳಿದ ಹತ್ತರ ಬಿರಾದಾರ ಗೌಡರ ಪ್ರಕ್ರಿಯಾ ನಾಲ್ಕುರು ಜನಾ ಗಂಟುಬಿಧ್ಯ ವಿಳ್ಳಿ ನಡೆಸಿದರ ಉರ ತುಂಬ ಸಾಕ್ಷಿ ಕೊಡಸತೇವು ಅಂತ ಹೇಳಿದರೇ” ಎಂದು ಕಲ್ಲನಗೌಡ ಹೇಳಿದ.

ಕಾರಹಣ್ಣಿಯೆ ಕರಿಯ ಸೇಡನ್ನು ತೀರಿಸಿಕೊಳ್ಳಲು ಗೌಡಿತಿ ಈ ತಂತ್ರವನ್ನು ಹೂಡಿರಬೇಕಿಂದು ಆಚಾರ್ಯರಿಗೆ ಸಂಶಯ ಬಂದು, ಆ ಸಂಶಯವನ್ನು ಆಡಿಯೂ ತೋರಿಸಿದರು. ಕೊಡಲೇ ಕಲ್ಲನಗೌಡ, ಪಾರ್ವತ್ವ ತನ್ನನ್ನು ಕರೆಸಿ ಚೌಕಟಿಯನ್ನು ಮುಂದುವರಿಸಲು ಕೇಳಿಕೊಂಡಳೆಂದು ಹೇಳಿಯೇಬಿಟ್ಟು, ಆಚಾರ್ಯರು ಬೆಳ್ಳಿದರು.

“ಗೌಡಾ, ನೀ ವಯಸ್ಸಿನಿಂದ ಚಿಕ್ಕವ ಆದರೂ ದೊಡ್ಡ ಮನಸೆನದಾಗ ಹುಟ್ಟಿದಾವ ಇದ್ದಿ. ನನ್ನ ವಿಚಾರ ಕೇಳಿಕೊಂಡು ಅದರ್ನಾಗಂ ನಡಿಯೂ ಮನಸ್ಸಿದ್ದರ ಹೇಳು. ಸುಮ್ಮನ ಉರಾಗ ಮಂದಿ ಏನಂತಾರ ಅದನ್ನ ಕೇಳಿಕೊಂಡು ಮನಸ್ಸಿಗೆ ಬಂದ್ವಾಗಂ ಮಾಡತಿದ್ದರ ನಾ ಹೇಳೂದುಲ್ಲ. ಅದನ್ನ ಕೇಳೋದು ನಿಮಗೂ ಒಳ್ಳೇದಲ್ಲ” ಎಂದರು.

“ನೀವು ಹಾಕಿದ ಉಗುಳು ಅವರ ತಂದಿನೂ ದಾಟಿಲ್ಲ. ಅವರು ದಾಟಾದುಲ್ಲ ಅಂತ ಗೌಡರ ಮೊದಲ ಹೇಳ್ಯಾರಲ್ಲ ಆಚಾರ್ಯ?” ಎಂದು ಶ್ಯಾಮರಾಯ ನಡುವೇ ಹೇಳಿದ.

ಕಲ್ಲನಗೌಡ ಆ ಮಾತನ್ನು ಒಪ್ಪಿಕೊಂಡಿದ್ದು. ಗೌಡಿತಿ ಹೇಳಿದಾಗಿನಿಂದ ಅವರ ಮನಸ್ಸು ಅನುಮಾನಕ್ಕೊಳ್ಳಬಾಗಿತ್ತು. ಅಂತೆಯೇ ತಾನೀಗ ಅನುಸರಿಸಬೇಕಾದ ದಾರಿ ಯಾವದೆಂದು ಅವನು ಕೇಳಿಕೊಳ್ಳಬೇಕಾಗಿತ್ತು. ಅದಕ್ಕೆ ಶ್ಯಾಮರಾಯನೇ ಮೊದಲು ಉಪಾಯ ಸೂಚಿಸಿದ.

“ಸೋಡಿ ಗೌಡರ, ಈಗ ನೀವು ಫಿಯಾದಿ ಹಿಂದ ತಕ್ಕೊಳ್ಳಬೇಕೆ ಅಚ್ಚ ಕೊಟ್ಟಿದ್ದು ಗೊತ್ತಾದರ ಗೌಡಿತಿ ಮತ್ತು ಅವರ ಪರಿವಾರ ಸಿಟ್ಟಿಗೇಳತಾರ. ಅದಕ ನೀವು ಆ ರೀತಿಉಚ್ಚ ಕೊಡಬ್ಯಾಡಿ ಫಿಯಾದಿ ಅಚ್ಚ ಚೌಕಟಿಗೆ ಬಂದಾಗ ನೀವು ಹಾಜರ ಇರಬ್ಯಾಡಿ. ತೀರು, ತಾವ ಫಿಯಾದಿ ಕಿತ್ತಿ ಹಾಕತಾರ. ಆಮ್ಮಾಲೆ ನಿಮ್ಮ ಮ್ಯಾಲೆ ಯಾರೂ ದೋಷ ಹೊರಿಸಲಿಕ್ಕೆ ಬರುದಿಲ್ಲ.”

ಕಲ್ಲನಗೌಡ ಆಚಾರ್ಯರ ಮುಖವನ್ನು ನೋಡಿದ. ಅವರ ಅಭಿಪೂರ್ಯವನ್ನೂ ತಿಳಿದುಕೊಳ್ಳುವದು ಅವಶ್ಯವಾಗಿತ್ತು. ಅದಕ್ಕೆ ಆಚಾರ್ಯರು “ಕಾಯದೇದ ತೊಡಕು ನನಗೇನೂ ತಿಳಿಯೂದಿಲ್ಲ ಗೌಡಾ. ಶ್ಯಾಮರಾಯ ಹತ್ತಾರ ಕುಲಕರ್ಣಿಕೆ ಮಾಡಿದಾವಾ. ಅಂವಗ ಅದೆಲ್ಲಾ ಗೊತ್ತು. ನನಗ ನೀತಿ ಏನು ಹೇಳತದ ಅಷ್ಟ ಗೊತ್ತು. ಅಂವಾ ಹೇಳಿದ್ದು ನೀತಿಗೂ ಸರಿಯಾಗಿದ್ದರ ಹಾಂಗ ಮಾಡಲಿಕ್ಕೂ ಏನ ಅಡ್ಡೀ ಇಲ್ಲ” ಎಂದರು.

“ಹಾಗಾರ ನಾವೀಗ ತಿರುಗಿ ಉರಿಗೆ ಹೊಂಟಬಿಡತೇವು. ಫಿಯಾರ್ದಿ ಹಾಜರ ಇಲ್ಲಾ ಅಂತ ಅರ್ಜಿ ಕಿತ್ತಿ ಹಾಕಿದರ ಪೀಡಾ ಕಡ್ಡಾಂಗಾತು” ಎಂದ ಕಲ್ಲನಗೌಡ.

ಆ ಮಾತು ಕೇಳಿ ಆಚಾರ್ಯರಿಗೂ ಸಂತೋಷವಾಯಿತು. “ಉರೂರೂರೊಳಗ ಕಡದಾಟ ನಿಲ್ಲಿಸು ಹಾಂಗ ಪ್ರತಿ ಉರಿಗೆ ನಿನ್ನಂಥಾ ಗೌಡ ಇಬೇಕು ನೋಡು” ಎಂದರು.

“ಕಡದಾಡೂದು ಯಾವಗ ಬೇಕಾಗೇತಿರಿ. ಬೆಳಗಾದರ ನಮ್ಮೂರ ಜನಾ ಈ ಉರಿಗೆ ಹಾಲು-ಮಸರು ಮಾರಾಕ ಬರತಾರು. ನದಿ ದಾಟಲಾಕ ನಾವಿಗೆ ಬರತಾರು. ಕಡೆದಾಡಕೊಂತ ನಿಂತರ ದಿನದ ಯಾವಾರ ಹ್ಯಾಗ ಸಾಗಬೇಕರಿ?” ಎಂದಿಷ್ಟು ಹೇಳಿ ಕಲ್ಲನಗೌಡ ಹೊರಟಿ.

ಮುಧಾಹ್ಯದ ಹನ್ನೊಂದು ಗಂಟೆಯಾಗಿತ್ತು. ಮಾಮಲೆದಾರರ ತೀರ್ಥಾಶ್ರದ್ಧವನ್ನು ಮಾಡಿಸಬೇಕಾಗಬಹುದೆಂದು ಆಚಾರ್ಯರು ಅಂದು ನಸುಕಿನಲ್ಲಿ ಸ್ವಾನ ಮಾಡಿರಲಿಲ್ಲ. ಈಗ ಹೊಳಗೆ ಹೋಗಲೇಬೇಕಾಯಿತು. ಉಟ ಮಾಡಿ ಇಂದುಪುರಕ್ಕೆ ಹೋಗುತ್ತೇನೆಂದು ಹೇಳಿ ಶ್ಯಾಮರಾಯ ತಾನೂ ಹೊರಟಿ.

ನದಿಯ ದಾರಿಯನ್ನು ಹಿಡಿದು ಸಾಗಿದಾಗ ಆಚಾರ್ಯರಿಗೆ ಕಲ್ಲನಗೌಡನ ಮಾತುಗಳು ಒಂದೊಂದೇ ನೆನಪಿಗೆ ಬರುತ್ತಿದ್ದವು. ನದಿ ಜನರಿಂದ ಕಿಕ್ಕಿರಿದು ತುಂಬಿತ್ತು. ಡೋಣಿ ಸಾಲಿನ ಜನರು ದೇವರ ಪಲ್ಲಕ್ಕಿಯನ್ನು ಹೊತ್ತುಕೊಂಡು ಕೃಷ್ಣಾಶ್ವನಕ್ಕಿಂದು ನಡೆದಿದ್ದರು. ಜಯಫೋಷ ಬಯಲಿನಲ್ಲಿ ದುಮುದುಮಿಸುತ್ತಿತ್ತು. ನದಿಯ ದಂಡಗುಂಟ ನೆರೆದ ಜನಸಮುದಾಯವನ್ನು ನೋಡಿಯೇ ಆಚಾರ್ಯರ ಮನಸ್ಸು ಉಕ್ಕೇರಿತು. ಹಾವನೂರಿನ ಕಲ್ಲನಗೌಡ ಸಹಜವಾಗಿಯೇ ಎಂಬಂತೆ ಆ ಮಾತನ್ನಾಡಿ ಹೋಗಿದ್ದ. ಆಚಾರ್ಯರ ಎದೆಯಲ್ಲಿ ಅದಿನ್ನೂ ಪ್ರತಿಧ್ವನಿಸುತ್ತಿತ್ತು. ಭಿಯಾರ್ದಿಯ ಅರ್ಜಿಯನ್ನು ಹಿಂತೆಗೆದುಕೊಳ್ಳಲ್ಲಿ ಸಾಮಾನ್ಯವಾದ ಒಂದು ತತ್ತ್ವ ಅದು. ಆದರೂ ಅದನ್ನೂ ಕೂಡ ಮರೆತಿದ್ದಾರೆ. ಆಚಾರ್ಯರ ಮನಸ್ಸು

ಯಕೋ ಹಿಂದೆ, ಬಹಳ ಹಿಂದೆ ಓಡಿತು. ಮತ್ತೆ ಮತ್ತೆ ಅವರ ಮನಸ್ಸಿನಲ್ಲಿ ಅದೇ ವಿಚಾರ ಉಯ್ಯಾಲೆಯಾಡುತ್ತಿತ್ತು. ಸುಸೂತ್ರವಾದ ಬಾಳುವೆಯನ್ನು ಹದಗೆಣಿಸಲು ಪೈರೇಟಿಸುವ ದುಷ್ಪಶಕ್ತಿ ಯಾವದು?

ಹಾವನೊರಿನವರ ದ್ವೇಷದ ಕಿಡಿ ಆಕ್ಸಿಕವಾಗಿ ಹುಟ್ಟಿದ್ದಲ್ಲ. ಅದರ ಹಿಂದೆ ದ್ವೇಷದ ಇತಿಹಾಸವೇ ಹಬ್ಬಿಕೊಂಡಿತು. ಪಡದಯ್ದು ದಾದಾ, ಬಾಪುಂಜಾಹೇಬ, ಗಾಡ, ತೇಣಪ್ಪ, ಸ್ನಾತಃ ತಾವು ಇವರೆಲ್ಲರನ್ನು ಅದ್ವಶ್ವಾವಾದ ದ್ವೇಷದ ಸರಪಳಿಯೋಂದು ಬಂದಿಸಿತ್ತು. ಕಿಡಿ ಕಾಡಬೇಗೆಯಾಗುವಂತೆ ಯಾವುದೋ ಒಂದು ಪ್ರತಿಕ್ರಿಯೆಗಳ ಪರಂಪರೆಯನ್ನೇ ಸೃಷ್ಟಿಸಿತ್ತು. ಅದಕ್ಕೆ ಎಲ್ಲಕ್ಕೂ ಪಾಲುಗಾರರೇ. ಈಗ ಅದು ಮತ್ತೊಂದು ಉರಿಗೂ ವ್ಯಾಪಿಸುವುದರಲ್ಲಿದೆ. ಬಾಳು ಬೆಳೆಯಬೇಕಾದದ್ದೇ ಈ ರೀತಿಯಲ್ಲೇನೋ! ದ್ವೇಷದ ಶಕ್ತಿ ಇಷ್ಟು ಪ್ರಭಾವಶಾಲಿಯಾಗಿದ್ದರೆ, ಪ್ರೇಮ ಶಕ್ತಿಯೂ ಪ್ರಫಾವ ಬೀರಲಾರದೇ? ಬಾಳಾಚಾರ್ಯರ ದೀರ್ಘ ಅನುಭವ ಇಲ್ಲವೆಂದೇ ಹೇಳಿತು. ದ್ವೇಷಕ್ಕಿರುವ ಶಕ್ತಿ ಪ್ರೇಮಕ್ಕೆ ಇಲ್ಲವೇ ಇಲ್ಲ. ದ್ವೇಷ ಮುಟ್ಟಿದರೆ ಸುದುವ ಬೆಂಕಿ; ಪ್ರೇಮ ಹುಟ್ಟಿ, ಬೆಳೆದು, ಬಾಳಬೇಕಾದ ಜೀವನ. ಅಂತಲೇ ಅದು ರೂಪಗೊಳ್ಳುವುದಕ್ಕೆ ದೀರ್ಘಾವಧಿ ಕಾಲ ಬೇಕು.

ಜೀವನದಲ್ಲಿ ಮೂಡುವ ಆಕ್ಸಿಕ ಅನಾಹತಗಳಿಗೆಲ್ಲ ಕಾರಣ ಬಹಳ ದೂರವಾಗಿಯೇ ಇರುತ್ತದೇನೋ! ಮಳೆಗಾಲದಲ್ಲಿ ಎಲ್ಲಿಯೋ ಮಳೆಯಾದರೆ ಪಾದಳ್ಯಾಯ ಮಗ್ನಿಲಿನ ನದಿಯಲ್ಲಿಯ ನೀರು ಉಕ್ಕೆರುವುದನ್ನು ಆಚಾರ್ಯರು ಕಂಡಿದ್ದರು. ಒಂದು ದೃಷ್ಟಿಯಿಂದ ಪಾದಳ್ಯಾಯ ಜೀವನದ ಸ್ಥಿತಿಯೂ ಹಾಗೆಯೇ ಇರಲಿಲ್ಲವೇ? ಯಾರೋ ಮಾಡಿದ ಕರ್ಮವೊಂದು ತೆರೆತೆರೆಯಾಗಿ ಹಬ್ಬಿ ಉರ ಜೀವನವನ್ನೇ ಕಲಕತ್ತು. ಇದರಿಂದ ಬಿಡುಗಡೆಯಲ್ಲಿ?

ಆಚಾರ್ಯರು ಜಿಂತಿಸುತ್ತಲೇ ಇದ್ದರು, ನದಿಯ ದಂಡೆಯ ಮೇಲಿನ ಜನರ ಕಡೆಗೆ ಕೂಡ ಅವರ ಲಕ್ಷ್ಯವಿರಲಿಲ್ಲ. ಅವರ ಮನಸ್ಸಲ್ಲಿ ನದಿಯ ಮೇಲಿಯೇ ಕೇಂದ್ರಿಕೃತವಾಗಿತ್ತು. ಹರಿಯುವ ನದಿಯ ಏರಿಳಿತಗಳು, ಹರಿವು-ಮುರಿವುಗಳು ಅವರ ಮನಸ್ಸಿನಲ್ಲಿ ಯಾವಾವಪೋ ಭಾವನೆಗಳನ್ನು ಕೆರಳಿಸುತ್ತಿದ್ದವು. ಆಚಾರ್ಯರು ಭಾವನಾವಶರಾಗಿ ನಿಂತಲ್ಲಿಯೇ ನಿಂತುಬಿಟ್ಟಿದ್ದರು. ನದಿಯಲ್ಲಿ ಸ್ವಾನಕ್ಕೆಂದು ಇಳಿದ ಜೋಣಿಸಾಲಿನ ಜನರು ನಡುಮಟ್ಟಿ ನೀರಲ್ಲಿ ನಿಂತು ಆಚಾರ್ಯರ ಸಂಕಲ್ಪಕ್ಕಾಗಿ ಕಾದಿದ್ದರು. ಆಚಾರ್ಯರು ಈಗ ಬರಬಹುದೆಂದು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ವಿಫಲವಾಯಿತು. ಆಚಾರ್ಯರು ನಿಂತಲ್ಲಿಂದ ಕದಲಿರಲಿಲ್ಲ. ಅವರ ಮನಸ್ಸ ಈ ಲೋಕದಲ್ಲೇ ಇರಲಿಲ್ಲ. ಕಲ್ಲಾಗಿ ನಿಂತ ಆಚಾರ್ಯರನ್ನು

ನೋಡಿ ನದಿಯಲ್ಲಿದ ಜನರಿಗೆ ಗಾಬರಿ ಎನಿಸಿತು.

ಅಷ್ಟರಲ್ಲಿ ನಾರಾಯಣಾಚಾರಿ ನದಿಯ ದಂಡಗೆ ಬಂದ. ಅವನ ಕೆಳೆಗೆ ಭಾಳಾಚಾರ್ಯರೇ ಹೊದಲು ಬೀಳಬೇಕೇ? ಮುಸ್ತಿನ್ ಮುದುಕನಾದರೂ ತಮ್ಮ ಕಕ್ಷ ನಾಲ್ಕೆಂಟಾಂತೆ ಹಣಕ್ಕೆ ಆಸೆಪಟ್ಟು ತನಗಿಂತಲೂ ಹೊದಲು ನದಿಗೆ ಬಂದಿರುವನಲ್ಲ ಎಂದು ಅವನ ಸಹನೆ ಮೇರಿತು. ಮನೆನದ ಕಲಹದ ಮೂಲಕ ನಾರಾಯಣಾಚಾರಿ ಭಾಳಾಚಾರ್ಯರೂದನೆ ಕೆಲ ವರ್ಷಗಳಿಂದ ಮಾತಾಡುವದನ್ನು ಕೂಡ ಬಿಟ್ಟಬಿಟ್ಟಿದ್ದು. ಆದರೆ ಈಗ ಎಲ್ಲಿಲ್ಲದ ಸಿಟ್ಟು ಬಂದಿತು. ಈ ಮುದುಕ ಬದುಕಿರುವವರಿಗೆ ತನಗೆ ಅಡ್ಡವಾಗುವುದನ್ನು ಬಿಡುವದಿಲ್ಲವೆಂದು ವೃತ್ತಿದ್ದೇಷ ಕುದಿಯಿತು. ಆದ್ದರಿಂದ ತಡೆಯಲಾರದೆ “ಇಂಥಾ ಜಡಿಮಳಿ, ಗಾಳ್ಜಾಗ ಏನ ಅಷ್ಟ್ಯಾಶ್ವರ್ಯ ಗಳಿಸಲಕ್ಕೇ ಅಂತ ಬೆಳಗು ಹರಿಯೂದರಾಗ ಬಂದ ನಿಂತೀಯಪಾ?” ಎಂದು ಅಣಕ, ದ್ವೇಷ ಬೆರೆತ ದನಿಯಲ್ಲಿ ಚೀರಿದ.

ಆಚಾರ್ಯರು ಈ ದನಿಯನ್ನು ಕೇಳಿಯೇ ಬೆಚ್ಚಿದರು. ಕೆಣ್ಣು ತೆರೆದು ನೋಡುತ್ತಾರೆ, ಸಾಕ್ಷಾತ್ ತಮ್ಮ ಪುತ್ತರತ್ವ ಸಿಟ್ಟಿನಿಂದಲೋ ಚೌಯಿಂದಲೋ ನಡಗುತ್ತ ನಿಂತಿದ್ದಾನೆ. ಅವನ ಮಾತ್ರಾ ಅವರಿಗೆ ಕೇಳಿಸಿದ್ದವು; ಅವುಗಳ ಹಿಂದನ ರೊಚ್ಚು ಅರ್ಥವಾಗಿತ್ತು. ಆದರೆ ಅವಕ್ಕೆ ಅದೇ ರೀತಿಯಲ್ಲಿ ಉತ್ತರ ಕೊಡುವ ಮನಸ್ಸಿತಿಯಲ್ಲಿ ಅವರಿಲ್ಲ. “ಗಂಗಾಭಾಗೀರಧಿ ನಮ್ಮ ಉದ್ಘಾರಕ್ಷಂತ ಬಂದಾಗ ಆಕೇ ದರ್ಶನ ಸಿಕ್ಕಿರ ಸಾಕು. ಅದರಕಿಂತ ಹೆಚ್ಚಿನ ಅಷ್ಟ್ಯಾಶ್ವರ್ಯ ಇನ್ನಾವದು?” ಎಂದು ಅರ್ಥ ತಮಗೇ ಎನ್ನುವಂತೆ ಮಾತಾಡಿದರು.

ನಾರಾಯಣಾಚಾರಿಯ ಸಿಟ್ಟು ಇನ್ನೂ ಹೆಚ್ಚಾಯಿತು. “ಮಾತು ಕೇಳಬೇಕು ನಮ್ಮ ಕಕ್ಷನವೇ! ಯಾಜ್ಞವಲ್ಕ್ಯು ಜನಕ ಅವರೆಲ್ಲಾ ಇವನ ಮುಂದ ರುಕ್ಖಿಸಬೇಕು. ಡೋಣಿಸಾಲಿನ ಜನರು ಸಾನಕ್ಕ ಬಂದ ಸುದ್ದಿ ಕೇಳಿ ಸತಗೋತ ನದಿಗೆ ಬಂದಾನ. ಮತ್ತ ಮ್ಯಾಲೆ ಗುಡ್ಡದಂಥಾ ಮಾತು ಹೇಳತಾನ. ಗಂಗಾಭಾಗೀರಧಿ ಸಾನಕ್ಕ ಬಂದಾನಂತ, ಸಾನಕ್ಕ! ಸಂಕಲ್ಪದ ದಕ್ಷಿಣೀ ಆಶಾಕ ಬಂದೀನಿ ಅಂತ ಹೇಳಿದ್ದರ ಮರ್ಯಾದಿ ಹೋಗತಿತ್ತ ತಾ ಇದ್ದಾನ ವೈದಿಕ ಬ್ರಾಹ್ಮಣ. ಮತ್ತ ದೇಸಾಯಿ ದೇಶಪಾಂಡೇರ ರೀವಿ ಇಟ್ಟಾನ್!” ನಾರಾಯಣಾಚಾರಿಯ ಅವಿವೇಕತನಕ್ಕೆ ಸೀಮೆಯೇ ಇರಲ್ಲಿಲ್ಲ. ಅವರು ಈಗಾಗಲೇ ನದಿಯ ನೀರಲ್ಲಿ ಅರ್ಥ ಮುಳುಗಿದ್ದರು. ನಾರಾಯಣಾಚಾರಿಯ ವೈದಿಕ ವೃತ್ತಿ ತಟ್ಟನೆ ಜಾಗತವಾಯಿತು. ನದಿಯಲ್ಲಿ ನಿಂತ ಜನರಿಗೆ “ಹೂಂ ಕ್ಯಾಯೋಳಗೆ ನೀರು ಹಿಡೀರಿ.... ಕೇಶವ, ನಾರಾಯಣ.... ಪ್ರುಣವಸ್ಯ... ಪಾಪಾತ್ ಪಾಪ ಸಂಭವಾ.... ಮೂಗು ಹಿಡಕೋಣ್ಣಿ... ನದಿಯೋಳಗೆ

ಒಂದು ಬಟ್ಟಿನಿಂದ ವರ್ತುಲವಾಡಿ... ಹೊಂ ಸಾನ್ ಮಾಡಿರಿ” ಎಂದು ಒಟಗುಟ್ಟತೆ ಒಂದೇ ಉಸಿರಿನಲ್ಲಿ ಸಂಕಲ್ಪ ಹೇಳಹತ್ತಿದೆ.

ನದಿಯಲ್ಲಿ ಮುಖಗಿ ಎದ್ದು ಜನರು ಒಪ್ಪಬ್ಬರಾಗಿ ದಡಕ್ಕೆ ಬಂದರು. ನಾರಾಯಣಾಚಾರಿಯ ಕೈಯಲ್ಲಿ ಒಂದೊಂದು ದುಡ್ಡನಂತೆ ಸಂಕಲ್ಪ ಹೇಳಿದ್ದಕ್ಕೆ ದಾಢಿಕೆ ಇಟ್ಟರು. “ಹನ್ನೆರಡು ವರ್ಷಕ್ಕೊ೟ಮ್ಮೆ ಭಾಗೀರಥಿ ಬರತಾಳ. ಒಂದೊಂದು ದಾಢಿಕೆ ಕೊಡತೀರಾ?” ಎಂದು ಗದರಿದೆ.

ಜನರು “ಒಂದೊದ ದುಡ್ಡ ಯಾಕರಿ? ನಿಮಗೊಂದು ದುಡ್ಡರೀ ಮತ್ತು ಅಲ್ಲಿ ಒಬ್ಬರದಾರಲ್ಲಿ, ಅವರಿಗೊಂದು. ತಲೀಗೆ ಎರಡೆರಡು ದುಡ್ಡ ಕೊಡತೀವಲ್ಲಿ” ಎಂದು ವಾದ ಹಾಕಿದರು.

“ಸಂಕಲ್ಪ ಹೇಳಿದವ ನಾನು. ಅಂವಾ ಹೇಳಲಿಕ್ಕೆ ಬಂದಿಲ್ಲಾ ಅಂತ ತಾನ ಹೇಳಿದಾ, ಕೇಳಿದಿರಲ್ಲೋ? ಇಲ್ಲೇ ಎರಡೆರಡು ದುಡ್ಡ ಕೊಟ್ಟಬಿಡ್ಡಿ” ಎಂದು ನಾರಾಯಣಾಚಾರಿ, ಶೃಷ್ಟವಾಗದ ಆಸ್ತೇಯನ್ನು ವೃತ್ತಿಗೌರವದಲ್ಲಿ ಹುದುಗಿಸಿ ಆಜ್ಞೆ ಮಾಡಿದೆ.

ಆದರೆ ಜನ ಕೇಳಲಿಲ್ಲ. “ಅಧ್ಯಾಂಗ ಆದೀತರಿ? ನಿಮಗೆ ಬರಬೇಕಾದ ದುಡ್ಡ ನಿಮಗೆ. ಅವರಿಗೆ ಮುಟ್ಟು ದುಡ್ಡ ಅವರಿಗೆ” ಎಂದು ಲೆಕ್ಕಾಚಾರ ಹೇಳಿ ನಾರಾಯಣಾಚಾರಿಗೆ ಒಂದೇ ದುಡ್ಡ ಕೊಟ್ಟರು. ಅಮೇಲೆ ಪಂಚೆಯನ್ನು ಒಗೆಯುತ್ತೆ ನಿಂತಿದ್ದ ಬಾಳಾಚಾರ್ಯರ ಹತ್ತಿರ ಹೋಗಿ “ಆಚಾರಪ್ಪ, ಇಗಾ ನಿಮ್ಮ ದಾಢಿಕಾ ತೊಗೋರಿ” ಎಂದು ಕೂಗಿದರು.

“ನಾನೇನು ಸಂಕಲ್ಪ ಹೇಳಿಲ್ಲವಾ, ನನಗೇನು ಬ್ಯಾಡಾ” ಎಂದು ಆಚಾರ್ಯರು ಪಂಚೆ ಒಗೆಯುತ್ತಲೇ ಹೇಳಿದರು.

“ಶಾಗರೆ ಗೂತ್ತಾತಿಲ್ಲೂ ನಾ ಹೇಳಿದ್ದು. ಸಂಕಲ್ಪ ಹೇಳಿದವರಿಗೇ ಎರಡು ದುಡ್ಡ ಕೊಡಬೇಕಾಗತದ ಇಲ್ಲೇ” ಎಂದು ನಾರಾಯಣಾಚಾರಿಯ ಕೀಳು ಆಸೆ ನಿಂತಲ್ಲಿಯೇ ಕೂಗಿತು.

ನರೆದವರಲ್ಲಿ ಒಬ್ಬನು “ಅವರೆಲ್ಲ ಸಂಕಲ್ಪ ಹೇಳುತ್ತಿದ್ದರು. ನೀವ ಅಡ್ಡ ಬಂದು ತಪ್ಪಿಸಿದವರು” ಎಂದು ನುಡಿದು ಕೈಯಲ್ಲಿಯ ದುಡ್ಡನ್ನು ನದಿಯಲ್ಲಿ ಬೀಸಾಡಿದ. ಉಳಿದವರೂ ಅವನನ್ನೇ ಅನುಸರಿಸಿದರು.

ನಾರಾಯಣಾಚಾರಿಗೆ ಮತ್ತೆ ಪಿತ್ತೆ ಅಡರಿತು. ಕೋಪ ಅವಿವೇಕವನ್ನೂ ಹೆಚ್ಚು ಮಾಡಿತು. ನದಿಯಲ್ಲಿ ದುಡ್ಡ ಬೀಸಾಡಲು ಬಾಳಾಚಾರ್ಯರೇ ಸನ್ನೆ ಮಾಡಿರಬಹುದೆಂದು ಅವನಿಗೆ ಸಂಶಯ ಬಂದಿತು. “ಹಿರೇರಾಗಿ ಇಂಥಾ

ದುಬುರ್ದಿ ಭರ್ತೋದಲ್ಲ ನೋಡು. ನಿನ್ನ ಮಾಮಲೇದಾರರ ಬೆನ್ನು ಹತ್ತಿ ಸಂಕಲ್ಪ ಹೇಳಲಿಕೆ ಹೋದಿ. ನಾ ಏನು ನಿನಗ ಬಂದ ದಷ್ಟಿಂಬೋಳಗೆ ಪಾಲು ಕೇಳಲಿಲ್ಲ. ಈಗ ಮಾತ್ರ ನನಗೆ ಬರಬೇಕಾದ ದುಡ್ಡ ನದೀ ಕಾಣಿಸಲಿಕ್ಕೆ ಈ ಜನರಿಗೆ ಹೇಳಿಕೊಟ್ಟೇ, ನೆನಪಿರಲಿ, ಇಂದಿನಿಂದ ನದಿಗೆ ಬಂದವರಿಗೆ ಸಂಕಲ್ಪ ಹೇಳಿ ಬಂದು ಒಡಕ ಕವಡಿ ಫೋಸಲಿಕ್ಕೆ ನಿನಗ ಬಿಟ್ಟರ ನನ್ನ ಹೆಸರ ಹೇಳಬ್ಬಾಡ” ಎಂದು ಜೀರ ಹತ್ತಿದನು.

ಬಾಳಾಚಾರ್ಯರಿಗೆ ಕೆಡುಕೆನಿಸಿತು. ತನ್ನನ್ನು ಕಂಡರೂ ಸಿಟ್ಟಿಗೇಳುವ ಮಗನ ಈ ಅವವೇಕಕ್ಕೆ ಏನು ಮಾಡಬೇಕೋ ತಿಳಿಯದಾಯಿತು. “ನಾರಾಯಣಾ, ಜನರು ಪ್ರೀತಿಯಿಂದ ಕೊಡಲಿಕ್ಕೆ ಬಂದಾಗ ಯಾರೂ ಹೇಳಿದರೂ ಅವರು ಕೇಳೋದುಲ್ಲ. ಇಕಾ, ಇಂದಿನಿಂದ ನದಿ ಮ್ಯಾಲಿನ ಸಂಕಲ್ಪ ನಿನಗ ಗುತ್ತಿಗಿ ಆತ? ಇನ್ನ ಮ್ಯಾಲ ನಾ ಯಾರಿಗೂ ಸಂಕಲ್ಪ ಹೇಳಬುದುಲ್ಲ” ಎಂದು ಅವನಿಗೆ ಸಮಾಧಾನ ಹೇಳಬೇಕಾಯಿತು.

ಆದರೆ ನಾರಾಯಣಾಚಾರಿಗೆ ಇನ್ನೂ ಸಮಾಧಾನವಾಗಿರಲಿಲ್ಲ. “ಸಂಕಲ್ಪ ಹೇಳಬುದಿಲ್ಲ ಅಂತ ಒಳೇ ದೊಡ್ಡ ಮನಸಿನವರ್ತಾಂಗ ಹೇಳಿದಿ. ಎರಡು ದುಡ್ಡಿನ ಸಂಕಲ್ಪ ಬಿಟ್ಟರ ಬಿಟ್ಟಾಂಗಾಗಿಲ್ಲ, ತೀರ್ಥಶ್ರಾದ್ಧ ಮಾಡಿಸಲಿಕ್ಕೆ ಬಂದವರನ್ನ ತಿರವ್ಯಾಡಿ ಮನೀಗೆ ಒಯ್ದು ದುಡ್ಡ ಸುಲೀತೀದಿ ಅದನ್ನ ಮಾತ್ರ ಬಿಡಬ್ಬಾಡ” ಎಂದು ಮತ್ತೆ ಅಣಾಕಿಸಿ ಹೇಳಿದ.

ಬಾಳಾಚಾರ್ಯರಿಗೂ ಎಲ್ಲಿಲ್ಲದ ಸಿಟ್ಟು ಬಂದಿತ್ತು, ಆದರೂ ಅಪ್ರಾವಣ ಸಂಯುದ್ಧಿಂದ ಅದನ್ನು ತಡೆದುಕೊಂಡು “ಇಂದಿನಿಂದ ಅದೂ ನಿನಗ ಸೇರಿದ್ದು ಅಂತ, ಇಕಾ ಈ ಗಂಗಾ ಹಿಡು ಹೇಳತೀನಿ, ಮುಗೀತಿಲ್ಲೋ?” ಎಂದರು.

ಆಚಾರ್ಯರು ಇಪ್ಪು ಹೇಳಿದವರೇ “ತಾಯಿ ಗಂಗಾಮಾತೇ!” ಎಂದೆನ್ನುತ್ತ ನದಿಯಲ್ಲಿ ಈಸುಬಿದ್ದರು, ನದಿಯಲ್ಲಿ ಸೇಳವು ಹೆಚ್ಚಿಗಿತ್ತು. ರಭಸದಿಂದ ಹರಿದುಬರುತ್ತಿದ್ದ ಪ್ರವಾಹ, ಆಚಾರ್ಯರ ದೇಹ ತನಗೆ ಅಡ್ಡಬಂದದ್ದನ್ನು ಕಂಡು ಅವರನ್ನು ಸುತ್ತುವರಿಯಿತು. ದೊಡ್ಡ ದೊಡ್ಡ ತೆರೆಗಳು ಮೇಲಕ್ಕೆ ಜಿಮ್ಮೆದವು. ಆಚಾರ್ಯರು ಮಾರುಗೈ ಹಾಕಿ ಈಸುತ್ತ ನಡೆದರು. ಅವರಿಗೆ ಸೇಳವಿನ ಭಯವೆಷ್ಟ್ವಿ ಇರಲಿಲ್ಲ. ಯಾವ ಭಾವನೆ ಅವರ ಮನಸ್ಸನ್ನಾವರಿಸಿತೋ, ಅದರ ಸೇಳವಿಗೆ ಸಿಕ್ಕು ಸಾಗಿದವವರಂತೆ ಅವರು ಮುನ್ನಡೆದರು. ನದಿಯ ಸೇಳವು ಅವರನ್ನು ಕೊಚ್ಚಿಕೊಂಡು ಹೋಯಿತು. ಬರುಬರುತ್ತ ಸುಳಿಯಾದರು; ಮೇಲೆ ಚಿಮ್ಮುವ

ತೆರೆಯಾದರು; ಸೆಳವಿನ ವೇಗವಾಗಿ ಸಾಗಿದರು. ಹಾಗೆಯೇ ಸೆಳವಿಗೆ ಸಿಕ್ಕು ಅವರು ದೂರ ಹೋಗುತ್ತಿರುವುದನ್ನು ಕಂಡು ಸಾಂಸ್ಕೃತಿಕ ಬಂದ ಡೋಣಿಸಾಲಿನ ಜನರು ಗಾಬರಿಸೊಂದು “ಆಚಾರೆಪ್ಪ ಸೆಳವಿಗೆ ಸಿಕ್ಕು ಹೋಗತಾನೆಪೋ! ಈಸಾಕ ಬಲ್ಲವರು ಉಳಿಸಿರಿ” ಎಂದು ಕೂಗುತ್ತ ಗಲಬೆ ಎಬ್ಬಿಸಿದರು. ಆದರೆ ಪಾದ್ಯಾಯವರಿಗೆ ಆಚಾರ್ಯರು ಹೀಗೆ ಈಸುಬಿಳಿವದು ಅರಿಯದ ವಿಷಯವೆನಲ್ಲ. “ಯಾಕ ಒದರತೀರ್ಥೋ ಎಪ್ಪಾ. ಈಗ ನೋಡಿ ಹ್ಯಾಗ ಹೋಳಿ ಈಸಿ ದಂಡಿಗೆ ಬರತಾನ ಆಚಾರೆಪ್ಪ” ಎಂದು ಅವರೇ ಸಮಾಧಾನ ಹೇಳಬೇಕಾಯಿತು.

ಆಚಾರ್ಯರು ನದಿಯಲ್ಲಿ ಕೆಲ ಅಂತರದವರೆಗೆ ಪ್ರವಾಹದ ಗುಂಟ ಸಾಗಿದರು. ಆದರೆ ಮತ್ತೆ ಅದೇ ಪ್ರವಾಹದ ಇನ್ನೊಂದು ದೊಡ್ಡ ತೆರೆ ಆಚಾರ್ಯರನ್ನು ದಂಡೆಗೆ ತಂದು ಹಾಕಿತು. ಪಾದ್ಯಾಯ ಖಣಂಸಂಬಂಧ ತಮಗಿನೂಲ್ಲಿ ಶೀರಿಲ್ಲವೆಂದನಿಷ್ಟು, ನದಿಗೆ ಕ್ಯೇಮುಗಿದರು. ಸ್ವಲ್ಪ ಹೊತ್ತು ಒದ್ದೆಬುಣ್ಣಿಯಲ್ಲಿಯೇ ದಂಡೆಯ ಮೇಲೆ ನಿಂತರು, ಅವರಿಗೆ ಚಳಿಯ ಪರಿವೆ ಕೂಡ ಇರಲಿಲ್ಲ. ಕೂಡಲೇ ತಮ್ಮ ಚೆಷ್ಟೆಗೆಳಲ್ಲ ತಮಗೆ ವಿಚಿತ್ರವಾಗಿ ತೋರಿರಬೇಕು. ಒಗೆಯ ಒಣಿಸಿದ ಪಂಚಯಿನ್ನುಟ್ಟರು. ನದಿಗೆ ಮತ್ತೊಮ್ಮೆ ಕ್ಯೇಮುಗಿದು ಮನೆಯ ದಾರಿ ಹಿಡಿದರು.

ವಾಡಿಕೆಯಂತೆಯೇ ಆಚಾರ್ಯರ ಬಾಯಿ ರಾಘವೇಂದ್ರ ಸ್ಮೋತ್ವವನ್ನು ಪರಿಸುತ್ತಿತ್ತು. ಆದರೆ ಮನಸ್ಸೋ ವಿಚಾರಗಳ ಪ್ರಳಯಕೇಂದ್ರವಾಗಿತ್ತು. ಬಾಯಲ್ಲಿ ಪುಟಪುಟಿಸುವ ಸ್ಮೋತ್ವದಲ್ಲಿ ಲಕ್ಷ್ಯವೇನೂ ಇರಲಿಲ್ಲ. ಆಚಾರ್ಯರ ಲಕ್ಷ್ಯವೆಲ್ಲ ಈಗ ಬಿಡುಗಡೆಯ ಕಡೆಗೆ ಸಾಗಿತ್ತು. ಜೀವನದ ಚಕ್ರವೂಹ ಅವರ ವಿಚಾರಶಕ್ತಿಯನ್ನೇ ದಂಗುಬಡಿಸಿತ್ತು. ಇವೊತ್ತು ತಮ್ಮ ಮಗ ನಾರಾಯಣ ತಮಗೆ ಹೀಗೆ ಮಾತಾಡಿದ್ದು ಬಾಳಿನ ವಿಷಮಶಕ್ತಿಯ ಒಂದು ಪ್ರತಿಕವಾಗಿತ್ತು ಅಷ್ಟೇ! ಬಾಳು ನೇರ ಬಂದ ನದಿಯಂತೆ ಸೀಮೆಯನ್ನು ಆಕ್ರಮಿಸುವದರಲ್ಲಿತ್ತು. ಅದನ್ನು ತಡೆಯಬೇಕೆನ್ನುವದು ಹುಚ್ಚುತನವಷ್ಟೇ! ತಡೆಯುವದೂ ಸಾಧ್ಯವಿಲ್ಲವಾಗಿದೆ. ಪರಿಸ್ಥಿತಿ ಕ್ಯೇಮೀರಿ ಹೋಗಿದೆ. ಹುಚ್ಚು ಹೋಳಿಗೆ ಬಾಗದೆ ಗಳಿಯೇ ಉಳಿದಿಲ್ಲ. ಪುಣ್ಯವಿದ್ದರೆ ಮಾತ್ರ ಇಂದಿನಂತೆ ಬದುಕಿ ಬರಬಹುದು. ಮನಸ್ಸಿನ ತಾಪವನ್ನು ಕಳೆದುಕೊಳ್ಳುವದಕ್ಕೋ, ಅಥವಾ ತಮ್ಮ ಸತ್ಯವನ್ನೋ ಪರೀಕ್ಷೆಸುವದಕ್ಕೋ ಇಂದು ಹೋಳಿಯಲ್ಲೇನೋ ಬಿದ್ದರು. ಈಸು ಬರುತ್ತಿದ್ದರೂ ಮುಳುಗಲೆಂದೇ ಬಿದ್ದರು. ಆದರೆ ಪ್ರವಾಹ ಅವರನ್ನು ಮುಳುಗಿಸುಡಲಿಲ್ಲ. ಆಚಾರ್ಯರಿಗೆ ಅದು ಬೇಡವಾಗಿತ್ತು. ಆದರೆ ಸಾಯಂವದಕ್ಕೂ ಪ್ರಬುಲವಾದ ಇಚ್ಛೆ ಬೇಕಾಗುತ್ತದೋ ಏನೋ! ಅಥವಾ ದೃವಶಕ್ತಿ ತಮ್ಮ ಶಕ್ತಿಗಂತ

ವೆಚ್ಚು ಬಲವತ್ತರವಾಗಿದೆಯೇನೋ! ಹಾಗಿದ್ದರೆ ಬಹುಕೆ ಬಂದಧ್ಯರಲ್ಲಿ ಏನಾದರೂ ಉದ್ದೇಶ ಸಫಲವಾಗುವದಿದೆಯೇ? ಬಲ್ಲವರಾಯ? ಆಚಾರ್ಯರಿಗೆ ವಿಚಾರ ಮಾಡದೆ ಗಡಿಯಿರಲಿಲ್ಲ. ಮನುಷ್ಯನ ಅಸಹಾಯಕೆಯಾದರು ಎಷ್ಟು? ಆಚಾರ್ಯರ ಮನಸ್ಸು ಒಂದೇ ಸವನೆ ವಿಲಿವಿಲಿ ಒದ್ದಾಡಿತು. ಒಮ್ಮೆ ಬಿಡುಗಡೆಯಾಗಿ ಹೋಗಲಿ ದೇವರೇ ಎಂದು ಪ್ರಾರ್ಥಿಸಿದರು. ಇದೇ ವಿಚಾರದಲ್ಲಿರುವಾಗಲೇ ಒಮ್ಮೆ ಮನೆ ಮುಟ್ಟಿದರು.

ದೇವರ ಪೂಜೆಯನ್ನೇನೋ ಮಾಡಿದರು; ಆದರೆ ಮನಸ್ಸು ಸ್ಥಿರಿತದಲ್ಲಿರಲಿಲ್ಲ. ಪ್ರಸನ್ನತೆ ಗಾಪುದ ದೂರ ಓಡಿಹೋಗಿತ್ತು. ಉಣಿದ ಕಾಟ ತೀರಿಸಿದರು; ಮನಸ್ಸಿಗೆ ನೆಮ್ಮೆದಿ ಉಳಿದಿರಲಿಲ್ಲ. ಬೆಳಕಿಂಡಿಯಿಲ್ಲದ ಮನಸ್ಯೋಜಗೆ ಹೊಗೆ ಸುತ್ತುಗಟ್ಟಿದಂತೆ, ಚಿಂತೆ ಉಸಿರುಕಟ್ಟಿಸುತ್ತಿತ್ತು. ಕೃಷ್ಣಜಿನದ ಮೇಲೆ ಅಡ್ಡಾದರು. ಕಣ್ಣವೆಗಳು ಶೋದಿದರೂ ಜೊಂಪು ಹತ್ತಲಿಲ್ಲ.

೨೦

ಆಚಾರ್ಯರು ಅದೇ ಅಸ್ವಸ್ಥಮನಃಸ್ಥಿತಿಯಲ್ಲಿಯೇ ಹಾಗೆಯೇ ಅಡ್ಡಾಗಿದ್ದರು. ಅಸ್ವಸ್ಥತೆ ಇನ್ನೂ ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ. ಭಾಗವತವನ್ನಾದರೂ ಓದಿದರೆ ಮನಸ್ಸಿಗೆ ಸಮಾಧಾನವಾದೀತಂದು ಮೇಲೆದ್ದು ಹೊತ್ತಿಗೆಯನ್ನು ಬಿಜ್ಞಿದರು. ಓದುತ್ತ ನಡೆದಂತೆ ಮನಸ್ಸು ಅದರಲ್ಲಿಯೇ ನಟಿತು. ಪೃಥುರಾಜನ ಪ್ರಯೋಧೋಹನದ ಕರೆ ರಮ್ಮವಾಗಿ ಕ್ಷಾಮುಂದೆ ಹರಡಿತು. ಸಂಜಯಾಗುವವರೆಗೆ ಓದುತ್ತಲೆ ಕುಳಿತರು. ಹೊತ್ತು ಮುಳುಗಲು ಇನ್ನೂ ಒಂದು ತಾಸು ಉಳಿದಿತ್ತು. ಅಪ್ಪರಲ್ಲಿ ಕಾಶೀಮಸಾಹೇಬ ಬಂದು ಬಾಗಿಲು ತಟ್ಟಿದ. ಆಚಾರ್ಯರು ಯಾರೆಂದು ನೋಡುವಷ್ಟುರಲ್ಲಿ ಒಳಗೇ ಬಂದ.

“ಆಚಾರೆಪ್ಪ ಗಾತ ಆಗೇತರಿ. ದಾದಾನ್ನ ಮಾಮಲೇದಾರರು ಜೀಲಿಗೆ ಕಳಸಾಕ ಹುಕುಂ ಕೊಟ್ಟಾರಿ!” ಎಂದು ಗಾಬರಿಯ ದನಿಯಲ್ಲಿಯೇ ಹೇಳಿದ.

“ಯಾಕೋಂ? ಹಾವನೂರಿನವರು ಖಿಟ್ಟೆ ನಡೆಸಿ ಸಾಕ್ಷಿಪುರಾವೆ ವಾಡಿಸಿದರೇನು?” ಆಚಾರ್ಯರಿಗೆ ಇದೆಲ್ಲ ಅನಿರೀಕ್ಷಿತವಾದದ್ದರಿಂದ ಗಾಬರಿಗೊಂಡು ಕೇಳಿದರು.

“ಇಲ್ಲರಿ, ಖಿಟ್ಟೆ ಪ್ರಕಾರಿಸಿದಾಗ ಅವರೊಬ್ಬರೂ ಜಾವಡಿ ಸನ್ಯಾಕಸ್ಯೇತ ಇದ್ದಿಲ್ಲರಿ, ದಾದಾ, ಜಿನ್ನಪ್ಪ ಮಾತ್ರ ಹಾಜರ ಇದ್ದರರಿ. ಮಾಮಲೇದಾರರು

ಎನೇನೋ ಕೇಳಣಾ, ಜಿನ್ನಪ್ಪ ತಾ ದಾದಾಗ ಜಾಮೀನ ಆದದ್ದನ್ನ ರದ್ದು ಮಾಡಿ ಅಂತ ಹೇಳಿದನಂತರಿ, ಜಾಮೀನ ರದ್ದು ಮಾಡೇತಿ, ಆರೋಪಿನ್ನ ಜೇಲಿಗೆ ಕಳಸರಿ, ಅಂತ ಮಾಮಲೇದಾರರು ಹೇಳಿ ದಾದಾನ್ನ ಪೋಲೀಸರ ತಾಬೇ ಮಾಡ್ಯಾರಂತರಿ.”

“ನಿನಗ ಇದನ್ನೆಲ್ಲ ಯಾರು ಹೇಳಿದರು?” ಎಂದು ಆಚಾರ್ಯರು ಪ್ರಶ್ನೆ ಹಾಕಿದರು.

ಅದಕ್ಕೆ ಕಾಶೀಮಸಾಹೇಬ “ಜಿನ್ನಪ್ಪನ ಹೇಳಿದನರಿ, ದಾದಾ ಇಂದ ರಾತ್ರಿ ಕಾಳ ತರಲಾಕಂತ ಇಂದುಪುರಕ್ಕೆ ಹೋಗತೀನ ಕಾಕಾ ಅಂತ ಜಿನ್ನಪ್ಪಗ ಹೇಳಿದನಂತರಿ. ನೀ ಉರಿಗೆ ಹೋಗೊದಾದರ ನನ್ನ ಜಾಮೀನ ರದ್ದು ಮಾಡಿಸಿಗೊಂತೀನಿ ಅಂತ ಹೇಳಿದವನ ಮಾಮಲೇದಾರರಿಗೆ ಅರ್ಜಿ ಕೊಟ್ಟು ರದ್ದು ಮಾಡಿಸಿಗೊಂಡ ಬಿಟ್ಟಂತರಿ” ಎಂದು ವರ್ತಮಾನವನ್ನೆಲ್ಲ ಅರುಹಿದ.

“ಇಷ್ಟ ಹೊದಲ್ಲೀ, ನಾ ಎಲ್ಲಾ ಮಾಮಲೇದಾರರಿಗೆ ಭೇಟ್ಟಿಯಾಗತೇನಿ ಹೋಗು” ಎಂದಿಪ್ಪು ಹೇಳಿ ಆಚಾರ್ಯರು ಮೇಲೆದ್ದರು.

ಫೀಯಾದಿ ಗೃಹರಾಜರ ಇದ್ದರೆ ಅರ್ಜಿಯನ್ನು ಕಿತ್ತುಹಾಕುತ್ತರೆಂದು ಶ್ಯಾಮರಾಯ ಹೇಳಿದ್ದು. ಕಲ್ಲನಗೌಡನೂ ಜೋಕಶಿಯ ಕಾಲಕ್ಕೆ ಮೊದಲು ಹೇಳಿದಂತೆ ಹಾಜರ ಇರಲಿಲ್ಲ. ಆದರೂ ಅರ್ಜಿಯನ್ನು ಕತ್ತಿಹಾಕಿಲ್ಲವೆಂದುಂತೆ? ದಾದಾನನ್ನು ಯಾವ ಮಾರ್ಗದಿಂದ ಉಳಿಸಬೇಕೆಂಬ ವಿಚಾರದಲ್ಲಿಯೇ ಆಚಾರ್ಯರು ಚಾವಡಿಗೆ ಬಂದರು.

ಚಾವಡಿಯಲ್ಲಿ ಜನ ಕಿಕ್ಕಿರಿದು ತುಂಬಿರಬಹುದೆಂದು ಆಚಾರ್ಯರು ಭಾವಿಸಿದ್ದರು. ಆದರೆ ಅಲ್ಲಿ ಹೋಗಿ ನೋಡಿದಾಗ ಚಾವಡಿ ನಿರ್ಜನವಾಗಿತ್ತು. ಮುಲ್ಲಿ ಸಿಪಾಯಿ, ಶೇಷಪ್ಪ, ಕಾರಕೊನ ಗೋಪಾಳರಾಯ ಇವರನ್ನು ಬಿಟ್ಟರೆ ಬೇರಾರೂ ಅಲ್ಲಿರಲಿಲ್ಲ. ಆಚಾರ್ಯರನ್ನು ಕಂಡೊಡನೆಯೇ ಶೇಷಪ್ಪ ಅವರಿಗೆ ನಮಸ್ಕಾರ ಸಲ್ಲಿಸಿ “ನನಗ ಹೇಳಿ ಕಳಿಸಿದ್ದರ ನಾನ ಬರತಿದ್ದೆಲ್ಲ ಆಚಾರ! ನೀವ ಇಲ್ಲಿ ತನಕಾ ಬರೋ ಶ್ರಮಾ ಯಾಕ ತೊಗೊಂಡಿ?” ಎಂದು ಶುರ್ಮೋಪಚಾರದ ಮಾತುಗಳನ್ನಾಡಿದನು.

“ನಿನ್ನ ಕಡೆ ಕೆಲಸ ಇದ್ದರ ನಿನಗ ಹೇಳಿಕಳಿಸಿದ್ದೆ. ಆದರ ನನ್ನ ಕೆಲಸ ಇರೂದು ಮಾಮಲೇದಾರ ಕಡೆ. ಅದಕ ಇಲ್ಲಿ ತನಕಾ ಬರಬೇಕಾಲು” ಎಂದಿಪ್ಪೇ ಹೇಳಿದರು.

“ಖಾಸಗಿ ಕೆಲಸ ಇದ್ದರ ರಾವಸಾಹೇಬರನ್ನ ಸಾಲಾಗ್

ಬೆಟ್ಟೆಯಾಗಬಹುದು” ಎಂದು ಕಾರಕೋನ ಗೋಪಾಳರಾಯ ಭಾಯಲ್ಲಿಯ ತಂಬಾಕನ್ನು ಉಗುಳಿ ಹೇಳಿದ.

“ನಂದೇನು ಸರಕಾರಿ ಕೆಲಸ ಇರಬೇಕು? ಹೇಳಿ ಕೇಳಿ ವೈದಿಕ ಬ್ರಾಹ್ಮಣ” ಎಂದು ಒಟಗುಟ್ಟತ್ತ ಆಚಾರ್ಯರು ಚಾವಡಿಯ ಕಟ್ಟೆಯನ್ನಿಂದು ಸಾಲೆಯತ್ತ ಹೊರಟರು.

ಸಾಲೆಯಲ್ಲಿ ಮಾಮಲೇದಾರರ ಆಫೀಸಿಗೆಂದು ಒಂದು ಗುಡಾರ ಕಟ್ಟಿದ್ದರು. ಮಾಮಲೇದಾರರು ಒಳಗೆ ದಿಂಬಿಗಾತುಕೊಂಡು ಕುಳಿತು, ಮುಲ್ಲಿ ಸಿಪಾಯಿ ತಂದ ಓಪಾಲನ್ನು ನೋಡುತ್ತಿದ್ದರು. ಆದ್ದರಿಂದಲೇ ಅವರ ಲಕ್ಷ್ಯ ಆಚಾರ್ಯರತ್ತ ಸುಳಿಯಲೇ ಇಲ್ಲ. ಆಚಾರ್ಯರು ಕೆಲ ಹೊತ್ತು ಹಾದಿ ಕಾಯುತ್ತ ನಿಲ್ಲಬೇಕಾಯಿತು. ಸಾಲೆಯ ಇನ್ನೊಂದು ಭಾಗದಲ್ಲಿ ಗುಡಾರ ಕಟ್ಟಿ ಮಾಮಲೇದಾರರ ಅಂತಃಪುರದ ಏಪಾಡನ್ನು ಮಾಡಲಾಗಿತ್ತು. ಒಳಗಡೆಗಿದ್ದ ಮಾಮಲೇದಾರರ ಪತ್ತಿ ರುಕ್ಣಿಂಬಾಯಿಯ ಕಟ್ಟಿಗೆ ಆಚಾರ್ಯರು ನಿಂತಿರುವುದು ಬಿತ್ತು. ಅವರು ಎದ್ದು ಬಂದು ಆಚಾರ್ಯರನ್ನು ಕರೆದಾಗ ಆಚಾರ್ಯರು ಅವರತ್ತ ಹೋಗಲೇಬೇಕಾಯಿತು. ಅವರು ಹೋದ ಮೇಲೆ ಮಾಮಲೇದಾರರು ಯಾವುದೋ ಕೆಲಸಕ್ಕಾಗಿ ಹೊರಗೆ ಹೋಗಬಿಟ್ಟರು. ರುಕ್ಣಿಂಬಾಯಿ ಸ್ವಲ್ಪ ಸ್ಥಳಲಕಾಯಿದ ಹೇಳ್ಣುಮಗಳು. ಮೈಯೆಲ್ಲ ವಸ್ತರಳ ಭಾರದಿಂದ ಬೀಗುತ್ತಿತ್ತು. ಬಾಯಲ್ಲಿ ದೊಡ್ಡದೊಂದು ಅಡಿಕೆಬೆಟ್ಟವನ್ನು ಮೆಲುಕಾಡಿಸುತ್ತ “ಏನು ಆಚಾರ ನಿನ್ನ ಮಾರಿ ತೋರಿಸಿದವರು ತಿರುಗಿ ಹಣಿಕೆ ಸ್ವೀತ ಹಾಕಲಿಲ್ಲ? ನಿನ್ನ ಅವರು ಉಂಟಕ್ಕ ಕರೆದರೂ ಬರಲಿಲ್ಲ ಅಂತ? ಅದನ್ನು ಕೇಳಿ ಭಾಳ ತಡವಡಿಕ ಆತಮೇಪಾ! ಇಂಥಾ ಹೇತುಕ್ಕ ಬಂದರೂ ಬ್ರಾಹ್ಮಣ ಇಲ್ಲದ ಶಾಂತಾ ಮಾಡಬೇಕೆಂದರೇನರಿ? ಯಾಕ ಬರಲಿಲ್ಲ ನೀವು?” ಎಂದು ಕಳಕಳಿಯಂದ ಕೇಳಿದರು.

“ನಾ ಬರದಿದ್ದರೇನಾತು? ಇಂದ ನಿಮ್ಮ ಮನಸ್ಸಿಗೆ ಸಮಾಧಾನ ಆಗೂಹಾಂಗ ಎಲ್ಲಾ ಆತೋ ಇಲ್ಲೋ?” ಆಚಾರ್ಯರು ಸಾಂತ್ವನಪರವಾಗಿ ಕೇಳಿದರು.

ರುಕ್ಣಿಂಬಾಯಿರಿಗೆ ಸಮಧಾನವಾಗಿರಲಿಲ್ಲ. ಅವರು ಅತಿತ್ತ ನೋಡಿ, “ಅಂತೂ ನೀವು ಹಿಂದ ಸರಕೊಂಡು, ದುಡ್ಡ ಹಿರೀಲಿಕ್ಕೆ ಆ ನಾರಾಯಣಾಚಾರಿನ್ನು ಮುಂದ ಮಾಡಿರಿ ಕಾಣತದ. ಅವರೇನೋ ನಿಮ್ಮ ಮಕ್ಕಳಾಗಬೇಕಂತಲ್ಲಾ? ಒಂದೇ ದಿನದಾಗ ಸಾಕು ಸಾಕು ಮಾಡಿಸಿದರವಾ? ನದಿಯೋಳಗ ಸ್ವಾನಾ ಮಾಡೂ ಮುಂದ ಉಟ್ಟಿ ಸೀರಿ ಅವರಿಗೇ ಹೋಗಬೇಕಂತ. ಕಡೀಕೆ ಇವರು

ಸಿಟ್ಟಿಗೆದ್ದು ಆಕಿ ಉಟ್ಟಿ ಜರದ ಅಂಚಿನ ಸೀರಿ ಬೇಕಂದ್ರ ಸಿಗೂದುಲ್ಲಾ. ಬೇಕಾರ ಒಂದು ಹೋಸ್ತಾ ಸೀರಿ ಕೊಡಿಸತ್ತಿನಿ, ಅಂದಾಗ ಸುಮೃಗಾದರು. ಮರದ ಭಾಗಣಾದಾಗ ಎಣ್ಣೆ ಹಾಕಿ ಕೊಟ್ಟಿ ಬೆಳ್ಳಿಬುಟ್ಟಳಾನ ಅವರದ ಅಂತ. ವೇದಲ ತಿಳಿಸಿದ್ದರ ಸ್ವಷ್ಟ ದೊನ್ನಿಯೊಳಗ ಎಣ್ಣೆಹಾಕಿ ಮರದಭಾಗಣಾ ಕೊಡತಿದ್ದೆ. ನಾ ಅನಕಾ ಬ್ಯಾಸತ್ತು ಹೋದೆ. ನಾಳಿನ ದಿನ ನಿಮ್ಮನ್ನ ಕರಿಸಿ ಗಂಗಾರಾಧನಿ ಮಾಡಸೋ ಹಾಂಗ ಇದ್ದರ ಮಾಡಸರಿ, ಇಲ್ಲಾಂದ್ರ ಬ್ಯಾಡೆ ಬ್ಯಾಡ ಅಂತ ನಾ ಇವರಿಗೆ ರುಳ ರುಳಾ ಹೇಳಿ ಬಿಟ್ಟೇನಿ” ಎಂದು ದೀಪ್ರ ಉಪನ್ಯಾಸವನ್ನೇ ಬಿಗಿದರು.

ಆಚಾರ್ಯರಿಗೆ ಈ ವಾತು ಕೇಳಿ ಬೇಸರ ಬಂದಿತ್ತು. ವಾತು ಮರಸಬೇಕೆಂದು, “ಸ್ವಲ್ಪ ರಾವಸಾಹೇಬರನ್ ಕಾಣಬೇಕಾಗಿತ್ತು” ಎಂದು ನಡುವೇ ಬಾಯಿ ಹಾಕಿ ಅವರ ಭಾಷಣವನ್ನು ತಡೆದರು.

ಅದರೆ ರುಕ್ಕಣಿಬಾಯಿರಿಗೆ ಇನ್ನೂ ಹೇಳುವದಿತ್ತು. “ಗಂಗಾರಾಧನಿ ವ್ಯವಸ್ಥೆ ನಿಮಗ ಒಪ್ಪಿಸಲಿಕ್ಕೆ ಹೇಳಿ ಕಳಸರಿ ಅಂತ ನಾನ ಹೇಳಿದ್ದೆ. ಆಗ ಉಸ್ಕಾನ ನಿಮ್ಮನ್ನ ಕರಹೊಂಡು ಬಂದಿದ್ದರ ನೀವು ಹಾದಿ ಕಾಯೂದು ತಪ್ಪಿತಿತ್ತು. ಗೊಡಿತಿ ಭಾಳ ಆಗ್ರಹ ಮಾಡಿ ಮನಿಗೆ ಕರದಳಂತ. ಇವರು ಗೊಡರ ಮನಿಗೆ ಹೋದರು. ಈಗ ಬರತಾರ ಹೊಡಿ” ಎಂದು ಹೇಳಿದರು. ಆಚಾರ್ಯರು ರುಕ್ಕಣಿಬಾಯಿರ ಮಾತು ಕೇಳುತ್ತಿದ್ದರು. ಮಾಮಲೇದಾರರು ಗೊಡರ ಮನಿಗೆ ಹೊರಟುಹೋಗಿದ್ದರು.

ಈಗ ಆಚಾರ್ಯರು ಬಾಯಿಯವರ ಜೊತೆಗೆ ಮಾತಾಡದೆ ವಿಧಿಯಲ್ಲಿಲ್ಲ. “ಗಂಗಾರಾಧನಿ ವ್ಯವಸ್ಥೆ ಮಾಡಾದನ್ನು ಶೇಷಪ್ಪ ನಾರಾಯಣಗ ಒಪ್ಪಿಸಿಕೊಬ್ಬಾನ, ನಾ ಅದರಾಗ ನಡುವ ಬರಾದುಲ್ಲ. ನಾ ಇಲ್ಲಿ ಬಂದದ್ದು ಒಂದು ಜೀವಾಳದ ಕೆಲಸಕ್ಕು” ಎಂದು ತಮ್ಮ ಆಗಮನದ ಉದ್ದೇಶವನ್ನು ವಿವರಿಸಿದರು.

“ಅ ನಾರಾಯಣಾಚಾರಿ ಮಾರಿ ನೋಡಾಂಗಿಲ್ಲ ಅಂತ ನಾ ಆಣಿ ಮಾಡಿನಿ. ನೀವು ಈ ಗಂಗಾರಾಧನಿ ಕೆಲಸ ಒಪ್ಪಿಕೊಳ್ಳಬೇಕು. ನಿಮ್ಮ ಜೀವಾಳದ ಕೆಲಸ ಏನಿದ್ದರೂ ಹೇಳಿ ನಾ ಮಾಡಿಕೊಡತೇನಿ” ಎಂದು ಆಶಾಸನವನ್ನಿತ್ತರು.

ಆಚಾರ್ಯರಿಗೆ ಅದೂ ಹೊದೆನಿಸಿತು. ಒಟ್ಟು ದಾದಾನನ್ನು ಈ ಅನ್ಯಾಯದಿಂದ ಉಳಿಸಬೇಕಾಗಿತ್ತು. ಆ ಪ್ರಣಾಲ್ಯ ಯಾರ ಪಾಲಿಗೆ ಬಂದರೂ ಅಷ್ಟೇ. “ನೀವು ಮನಸ್ಸಿನ ಮ್ಯಾಲೆ ತೊಗೊಂಡರ ಯಾವುದು ಆಗೂದುಲ್ಲ ಬಾಯರ? ಪರೋಪಕಾರದ ಒಂದು ಮಾತು ಕೇಳಿಕೊಳೆಬೇಕಾಗಿತ್ತು. ಅಂಥದ್ದೇನೂ ವಿಶೇಷ ಇಲ್ಲ. ದಾದಾ ಅಂತ ಒಬ್ಬ ಹುಡುಗ ಇದ್ದಾನ. ಅವರ ಅಪ್ಪಗ ಒಬ್ಬನೇ ಮಗಾ.

ಒಳೇಬಾಳೀ ದಿಂಡಿನಂಥಾ ಹುಡುಗ. ಅಂವಾ ಏನೋ ಬ್ಯಾಟಿಗೆ ಹೋದಾಗ ಹಾವನೂರಿನ ಜನರ ಜೋಡಿ ಏನೋ ವಾದಿಸ್ಯಾಡಿದನಂತ. ಅದಕ ಅವರು ತಮ್ಮನ್ನ ಹೊಡೆದಾ ಅಂತ ಫಿಯರ್‌ದಿ ಕೊಟ್ಟಾರ. ಜಾಮೀನಿನ ಮ್ಯಾಲೆ ದಾದಾ ಬಿಡುಗಡೆಯಾಗಿದ್ದ. ಹಾವನೂರಿನವರೂ ಖಿಳ್ಳಿ ಹಿಂದ ತಕ್ಕೊಳ್ಳಿಕ್ಕೆ ಒಪ್ಪಿದ್ದರು. ಆದರ ಈಗ ಇಲ್ಲಿ ಜನರ ಕುತಂತ್ರದಿಂದ ಮತ್ತು ಅಂವಾ ಜೇಲಿಗೆ ಹೋಗೋ ಪ್ರಸಂಗ ಬಂದದ. ಅದಕ ಅವನ ಉಳಿಸಲಿಕ್ಕೆ ಹೇಳಬೇಕಾಗಿತ್ತು” ಎಂದು ಹೇಳಿ ಆಚಾರ್ಯರು ಸುಮ್ಮುಗಾದರು.

ಆಚಾರ್ಯರ ದನಿಯಲ್ಲಿಯ ಮಾದರ್ವ ರುಕ್ಣಿಭಾಯರ ಹೃದಯವನ್ನು ಅಲುಗಾಡಿಸಿರಬೇಕು. ಇದ್ದ ಒಬ್ಬನೇ ಮಗ ತೀರಿಕೊಂಡು ನಿಪುಂತ್ರಿಕರಾದ ಅವರ ಮನಸ್ಸಿಗೆ ಆಚಾರ್ಯರ ಮಾತಿನಿಂದ ಬರೆಕೊಟ್ಟಂತಾಗಿತ್ತು. ಹೊದಲೇ ಆಚಾರ್ಯರ ವ್ಯಕ್ತಿತ್ವ ಅವರಲ್ಲಿ ಭೀತಿ ವಿಶ್ವಾಸಗಳನ್ನು ಹುಟ್ಟಿಸಿತ್ತು. ಅವರು ಹೇಳಿದ ಕತೆ ಮತ್ತಿಷ್ಟು ಹೃದಯ ವಿದ್ರೂಪಕವಾಗಿತ್ತು. ರುಕ್ಣಿಭಾಯಿ ಭೀತಿಯಿಂದ ನಡುಗಿದರು. ಏನೇನೋ ನೆನಪಾಗಿ ಕಣ್ಣೀರು ಬಂದವು. ಅವರು ಭಾವನಾವಶರಾದರು. ಸೆರಿಗಿನಿಂದ ಕಣ್ಣೀರೊರಸಿಕೊಳ್ಳುತ್ತ, “ಆಚಾರ, ಅವರು ಬರಲಿ, ನಿಮ್ಮ ಆಹುಡುಗನ್ನು ಈಗಿಂದಿಗೇ ಬಿಡುಗಡೆ ಮಾಡಲಿಕ್ಕೆ ಹೇಳತ್ತಿನಿ” ಎಂದು ಅಭಯವನ್ನೇ ಕೊಟ್ಟರು.

“ನೀವು ಹೇಳಬಹುದು ಬಾಯರ. ಆದರ ರಾಯರು ಒಪ್ಪತಾರೋ ಇಲ್ಲೋ, ಇನ್ನೂ ಅನುಮಾನ ಅದ ನನಗ. ದಾದಾನ್ನ ಜೇಲಿಗೆ ಕಳಸೂದು ಶೇಷಪ್ಪಗ ಬೇಕಾಗೇದ; ಪಾವರ್‌ತೆವ್ವಗಬೇಕಾಗೇದ. ಆಕೀ ಕಡಿಂದ ದ್ವಾರ್ಣೀ ಕೊಡಸತ್ತಿನಿ ಅಂತ ಶೇಷಪ್ಪ ರಾಯರಿಗ ಹೇಳಿರಬೇಕು. ಇಂಥಾ ಪರಿಸ್ಥಿತಿಯಾಳಗ ಕೆಲಸ ಪಾರಬೀಳಾದು ಕರಿಣಾದೀತಲ್ಲ?” ಎಂದು ಆಚಾರ್ಯರು ಅನುಮಾನವನ್ನೇ ನುಡಿದರು.

ತಮ್ಮ ಕೈಯಲ್ಲಾಗುವದನ್ನು ಮಾಡಿಯೇ ತೀರುತ್ತೇನೆಂದು ರುಕ್ಣಿಭಾಯರು ಮತ್ತೆ ಆಶಾಸನವನ್ನು ಕೊಟ್ಟರು. ಆ ಒಂದು ಗಳಿಗೆ ಆಚಾರ್ಯರ ಸನ್ನಿಧಾನದಲ್ಲಿ ಅವರ ಜಿತ್ತವ್ಯತ್ತಿ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ನಿಪುಂತ್ರಕತನ ಸಹಜವಾಗಿಯೇ ಅವರಲ್ಲಿ ಆಸ್ತಿಕತೆಯನ್ನು ಹುಟ್ಟಿಸಿತ್ತು. ಮಕ್ಕಳು ಹುಟ್ಟುವುದಕ್ಕೆ ಯಾವ ಉಪಾಯ ಮಾಡಬೇಕಾದಿತ್ತಂದು ಆಚಾರ್ಯರನ್ನು ಕೇಳಿವದಿತ್ತು. ಆದ್ದರಿಂದ ಆಚಾರ್ಯರ ಯಾವ ಕೆಲಸವನ್ನಾದರೂ ಮಾಡಿಯೇ ತೀರಬೇಕೆಂಬ ಸಂಕಲ್ಪ ಅವರಲ್ಲಿ ಮೂಡಿತ್ತು.

ಅಷ್ಟರಲ್ಲಿ ಗೊಡರ ಮನೆಗೆ ಹೋಗಿದ್ದ ಮಾಮಲೇದಾರರು ತಿರುಗಿ ಬಂದರು. ಪಚ್ಚೇವಾಲಾ ಉಸ್ಕಾನ ಅವರ ಮುಂದೆಯೇ ಇದ್ದ. ಅವನನ್ನು ನೋಡಿದ ಕುಡಲೇ ರುಕ್ಣೀಭಾಯಿಯವರು ಗುಡಾರದಲ್ಲಿಯ ತಮ್ಮ ಖಾಸ ಕೋಣೆಯೆಳಗೆ ಪ್ರವೇಶಿಸಿದರು. ಆಚಾರ್ಯರು ಕುಳಿತ ಸ್ಥಳದಲ್ಲಿಯೇ ಎದ್ದು ನಿಂತರು. ಮಾಮಲೇದಾರರು ಬಂದವರೇ ಆಚಾರ್ಯರತ್ತ ತೀಕ್ಷ್ಣವಾದ ದೃಷ್ಟಿಯನ್ನು ಬೀರಿ ಅವರನ್ನು ಮಾತಾಡಿಸದೆ ತಾವು ಕುಳಿತುಕೊಳ್ಳುವ ಸ್ಥಾನದತ್ತ ನಡೆದರು.

ಇಷ್ಟರಲ್ಲಿಯೇ ಚಾವಡಿಯಿಂದ ಕುಲಕರ್ಣಿ ಶೇಷಪ್ಪ ಹಾಗೂ ಗೋಪಾಳರಾಯ ಇವರಿಬ್ಬರೂ ಸಾಲೆಗೆ ಬಂದು ಮಾಮಲೇದಾರರನ್ನು ಕಾಣಲು ಗುಡಾರದ ಒಳಗೆ ನಡೆದರು. ಅವಸರದಲ್ಲಿ ರುಕ್ಣೀಭಾಯರ ಗುಡಾರದ ಹತ್ತಿರ ನಿಂತಿದ್ದ ಆಚಾರ್ಯರನ್ನು ಅವರು ನೋಡಲೇ ಇಲ್ಲ. ಒಳಗೆ ಬಂದ ಗೋಪಾಳರಾಯ ಕಾಗದಪತ್ರಗಳನ್ನು ಸಾಹೇಬರ ಮುಂದಿಟ್ಟು ಅವರ ಹಸ್ತಕರಕ್ಕಾಗಿ ಕಾದು ನಿಂತನು. ಶೇಷಪ್ಪನ ಅಧಿಕಪ್ರಸಂಗತನ ಅವನನ್ನು ಸುಮ್ಮನೆ ಕೂಡಗೊಡಲಿಲ್ಲ, “ಗೊಡಿತಿಯ ಭೇಟ್ಟಿಯಾಗಿ ಬಂದಿರಾ?” ಎಂದು ಹಲ್ಲುಕಿರಿಯುತ್ತ ಕೇಳಿದ.

ಮಾಮಲೇದಾರರ ಮುಖ ಒಮ್ಮೆಲೇ ಉಗ್ರವಾದದ್ದನ್ನು ನೋಡಿ ಶೇಷಪ್ಪ ಬೆದರಿದ. ಆದರೆ ಬಾಣ ಬಿಟ್ಟಾಗಿತ್ತು. ಸಾಹೇಬರ ಪ್ರಸನ್ನತೆ ತಿರುಗಿ ಬರುವಂತೆ ಏನು ಮಾಡಬೇಕೆಂಬುದು ತಿಳಿಯಿದೆ ಕ್ಯಾಹೊಸೆಯುತ್ತ ನಿಂತುಬಿಟ್ಟ ಸಾಹೇಬರು ಉಸ್ಕಾನನನ್ನು ಕರೆದು “ಹೊರಗ ಆಚಾರು ಯಾಕ ಬಂದಾರ ಕೇಳೋ?” ಎಂದು ದರ್ಶಾದಿನ ಆಜ್ಞಾಪ್ರಸಿದ್ದರು.

ಉಸ್ಕಾನ ಹೊರಗೆ ಹೋಗುವ ಪ್ರಸಂಗವೇ ಬರಲಿಲ್ಲ. “ಉಸ್ಕಾನ ನಾನ ಕರೆಸಿದ್ದನಂತ ಹೇಳೋ” ಎಂದು ರುಕ್ಣೀಭಾಯರು ಗುಡಾರದೊಳಗಿಂದಲೇ ಉತ್ತರವಿತ್ತರು.

ಮಾಮಲೇದಾರರು ಸುಮ್ಮಾದರು. ಯಾವ ಪ್ರತಿಕ್ರಿಯೆಗೂ ಅವಕಾಶ ಉಳಿಯಲಿಲ್ಲವೆಂದು ಸಿಟ್ಟು ಬಂತು. “ಗೋಪಾಳರಾವ, ಸಹಿ ಸಲುವಾಗಿ ಕಾಗದ ಪತ್ರ ಇಟ್ಟ ಹೋಗರಿ. ಸಹಿ ಮಾಡಿ ಹಿಂದಾಗಡೆ ಕಳಿಸತ್ತೇನಿ. ಶೇಷಪ್ಪ ನಿಮ್ಮದೇನಾರ ಕೆಲಸ ಉಳಿದದೇನು?” ಎಂದುಬೇರೆ ಸಲಿಗೆಗೆ ಆಸ್ತಿದವೀಯದಂತೆ ಕೇಳಿ ಎದ್ದು ಹೊರಗೆ ಬಂದರು.

ಶೇಷಪ್ಪ ಇನ್ನೂ ಹಲ್ಲುಕಿರಿಯುತ್ತಿದ್ದ; ಕ್ಯಾಹೊಸೆಯುತ್ತಿದ್ದ. ಸಾಹೇಬರನ್ನು ಹಿಂಬಾಲಿಸುತ್ತ ಹೊರಗೆ ಬಂದ, “ಮತ್ತೇನಿಲ್ಲ, ಆ ದಾದಾನ ಜಾಮೀನು ರದ್ದು ಪಡಿಸಿ ಜೇಲಿಗೆ ಕಳಸೋ ಮಹುಂ ಮಾಡಿದ್ದು...” ಎಂದು ಪ್ರಸ್ತಾಪವೆತ್ತಿದ.

“ಕಾಯದೇಶಿರ ಏನ ಹುಸುಮು ಮಾಡಬೇಕೋ ಅದನ್ನೆಲ್ಲ ಮಾಡತದ. ನೀವೆಲ್ಲಾ ಹಿಂಗೇ ಸರಕಾರಿ ಕೆಲಸದೊಳಗ ಉಪದೇಶ ಮಾಡಲಿಕ್ಕೆ ಬರಬಾರದು” ಎಂದು ಗಢ್ಯರಿಸಿದರು.

ರಾಯರ ಹಿತ್ತೆ ಒಮ್ಮೆಲೇ ಏರಿದನ್ನು ಕಂಡು ಶೇಷಪ್ಪನಿಗೆ ಆಜ್ಞಾರೂಪವಾಯಿತು. ಗೌಡಿತಿಯ ಮನೆಗೆ ಹೋದಾಗ ಉಚಿತರೀತಿಯಲ್ಲಿ ಸತ್ಯಾರವಾಗಿರಲಿಕ್ಕಿಲ್ಲ ಇಲ್ಲಿದ್ದರೆ ಮುಕ್ಕಾಲುಪಾಲು ಕೆಲಸ ಮುಗಿದುಹೋದಾಗ ಕೊನೆಕೊನೆಯ ಭಾಗಕ್ಕೆ ಇಂಟ್‌
ಸಿಟ್ಟೆಕೆ? ಕೈಗೆ ಹಣ ಬೀಳದ ಹೊರತೂ ರಾಯರು ಹುಸುಮಿಗೆ ಸಹಿ ಹಾಕಲಾರದು. ಗೌಡಿತಿಯ ಮನೆಯಲ್ಲಿ ನಡೆದ ಸಮಾಜಾರವನ್ನು ತಿಳಿದುಕೊಳ್ಳಬೇಕಾಯಿತು. ಆಯತ ಹೊತ್ತಿನಲ್ಲಿ ಕೆಲಸ ಕೆಡುವಂತಾಯಿತಲ್ಲ ಎಂದು ಶೇಷಪ್ಪನಿಗೆ ಸಿಟ್ಟು ಬಂದಿತು. ಇದೇ ವಿಚಾರದಲ್ಲಿಯೇ ಶೇಷಪ್ಪ ಸಾಲೆಯಿಂದ ಹೊರಗೆ ಬಂದ.

ಸಾಲೆಯಲ್ಲಿ ಮಾಮಲೇದಾರರು ತಮ್ಮನ್ನು ಕಂಡೂ ಕಾಣಿದವರಂತೆ ದಪದಿಂದ ಒಳಗೆ ನಡೆದದ್ದನ್ನು ನೋಡಿ ಆಚಾರ್ಯರಿಗೆ ಅವಮಾನವೆನಿಸಿತ್ತು. ಆತಿಧ್ಯವನ್ನು ಸ್ವೀಕರಿಸದಿದ್ದ ಕಾರಣ ಮಾಮಲೇದಾರರ ಪ್ರಕೋಪ ತಮ್ಮ ಮೆಲಾಗಿರುವದನ್ನು ಅವರು ಮನಗಂಡರು. ಇನ್ನು ಮೇಲೆ ಅಲ್ಲಿ ಕುಳಿತು ಪ್ರಯೋಜನವಿಲ್ಲವೆನಿಸಿ ಅವರು ಆಗಲೇ ಅಲ್ಲಿಂದ ಹೊರಬಿದ್ದಿದ್ದರು. ಮೊದಲೇ ಅಸ್ವಸ್ಥವಾಗಿದ್ದ ಅವರ ಮನಸ್ಸು ಈಗ ಸಂಪೂರ್ಣ ತೂಕ ತಪ್ಪಿತ್ತು. ಬಹುಶಃ ಅವರು ತಮ್ಮ ಜಾಮೀನು ಪತ್ರಿವನ್ನು ಕೊಟ್ಟಿ ಹೊರಬರಬಹುದೆಂದು ಕಾಶೀಮಸಾಹೇಬ ಮೊದಲಾದವರು ಅವರ ದಾರಿ ಕಾಯುತ್ತ ಹೊರಗೆ ನಿಂತಿದ್ದರು. ಅಚಾರ್ಯರು ಹೊರಗೆ ಬಂದೊಡನೆ ಅವರನ್ನು ಕೇಳಿ ನಡೆದ ಸಂಗತಿಯನ್ನು ತಿಳಿದುಕೊಳ್ಳುವ ಆತುರ ಅವರನ್ನು ಏಡಿಸುತ್ತಿತ್ತು. ಆಚಾರ್ಯರ ಮನಸ್ಸೆಲ್ಲ ಈಗ ಗೌಡಿತಿಯನ್ನು ಕಂಡು ವಿಷಯವನ್ನು ತಿಳಿದುಕೊಳ್ಳುವರಲ್ಲಿ ನಟ್ಟಿತ್ತು. ಅಂಥದರಲ್ಲಿಯೇ ಕಾಶೀಮಸಾಹೇಬ ಅವರನ್ನು ಸಂಧಿಸಿ, “ಆಚಾರ್ಯಪ್ಪ, ಗಾಡಿ ಇಂದುಪುರಕ್ಕ ಹೋಗಾಕ ಸಜ್ಜ ಆಗ್ಯಾಪು. ಮತ್ತ ಗಾಡಿ ಸಂಗಾಟ ಕಳಸಾಕ ದಾದಾನ್ನ ಮೋಕಳೀಕ ಮಾಡಿಸಿದಿರ್ಯಾ?” ಎಂದು ಪರ್ಯಾಯವಾಗಿ ತನ್ನ ಆತುರವನ್ನು ಸೂಚಿಸಿದ.

ಆಚಾರ್ಯರಿಗೆ ಒಮ್ಮೆಲೇ ಉತ್ತರ ಕೊಡಲಾಗಲಿಲ್ಲ, ಶೇಷಪ್ಪ ಹಾಗೂ ಗೌಡಿತಿ ಕೂಡಿ ನಡೆಸಿದ ಕಾರಸಾಫ ಅವರ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಜಿನ್ನಪ್ಪ ತಮಗೊಂದು ಮಾತು ತಿಳಿಸದೆ, ಗೌಡರ ಮನೆಯಲ್ಲಿ ತಾಸುಗಟ್ಟಿ ಮಾತುಕತೆ ನಡೆಸಿದ್ದರ ಗೂಡವಾದರೂ ಏನಿರಬಹುದು? ಇವೇ ವಿಚಾರಗಳೇ ತಲೆಯಲ್ಲಿ

ತುಂಬಿದಾಗ ಒಮ್ಮೆಲೆ ಕಾಶೀಮಾಹೇಬನ ಪ್ರಶ್ನೆಗೆ ಉತ್ತರವೀಯದಾಗಲಿಲ್ಲ. “ಎಲ್ಲಾ ದೇವರ ಇಚ್ಛಾ ಇದ್ದಾಂಗ ಆಗತದಪಾ!” ಎಂದು ಹೇಳಿ ದೊಡ್ಡದಾಗಿ ನಿಟ್ಟಿಸಿರು ಜಿಟ್ಟರು.

“ಹೀಗೆ ಒಗಟಾ ಹಾಕಿದ್ದಾಂಗ ಮಾತಾಡಿದರ ನಮಗೆ ಹ್ಯಾಗೆ ತಿಳಿಬೇಕರಿ? ಮಾಮಲೇದಾರ ಸಾಹೇಬರು ಏನಂತಾರು?” ಕಾಶೀಮ ನೇರವಾದ ಪ್ರಶ್ನೆಯನ್ನೇ ಕೇಳಿದ.

ಅದಕ್ಕೆ ಆಚಾರ್ಯರು “ಈಗ ಮಾಮಲೇದಾರರ ಕೈಯಾಗ ಏನೂ ಇಲ್ಲ. ಎಲ್ಲಾ ಸೂತ್ರ ಗೌಡಿತಿ ಕೈಯಾಗ ಅವ. ಅದಕ್ಕೆ ಅವರನ ಕಾಣಬೇಕಂತ ಅಲ್ಲಿ ಹೊಂಟೇನಿ” ಎನ್ನುತ್ತೆ ಆಚಾರ್ಯರು ಮುಂದೆ ಸಾಗಿದರು.

ಆಚಾರ್ಯರ ಉತ್ತರದಿಂದ ಕಾಶೀಮನಿಗೇನೂ ಸಮಾಧಾನವಾಗಲಿಲ್ಲ. ಆದರೂ ಇನ್ನೊಂದು ಪ್ರಶ್ನೆ ಕೇಳುವ ದ್ವೀರ್ಘ ಅವನಲ್ಲಿರಲಿಲ್ಲ. ಸುಮ್ಮನೆ ಆಚಾರ್ಯರ ಹಿಂದಿನಿಂದಲೇ ಹೊರಟುಬಿಟ್ಟ ಶೇಷಪ್ಪ ಇದನ್ನೆಲ್ಲ ನೋಡಿದ. ಎಲ್ಲಿ ಗೌಡಿತಿ ಆಚಾರ್ಯರನ್ನು ನೋಡಿ ಅಪ್ರತಿಭಜಾಗಿ ತಾವು ಮಾಡಿದ ಯೋಜನೆಯನ್ನೆಲ್ಲ ತಿಳಿಸಿಬಿಡುವಳೋ ಎಂದು ಅವನಿಗೆ ಭಯ. ಆದ್ದರಿಂದ ತಾನೂ ಗೌಡತಿಯ ಮನೆಗೇ ಹೋಗಿಬಿಡಬೇಕಂದು ಅವನಿಗೂ ಮನಸ್ಸಾಯಿತು. ಹಾಗೆ ಹೊರಟೂ ಆಯಿತು. ಆದರೆ ಅಷ್ಟರಲ್ಲಿ ಉಸ್ಕಾನ ಬಂದು ಸಾಹೇಬರ ಕರೆದಿರುವದಾಗಿ ಹೇಳಿದ್ದರಿಂದ, ನಿರುಪಾಯನಾಗಿ ಸಾಹೇಬರ ಹತ್ತರ ಹೋಗಬೇಕಾಯಿತು.

ಒಳಗೆ ಮಾಮಲೇದಾರರು ತಮ್ಮ ಪತ್ತಿಯಾಡನೆ ವಾದಿಸುತ್ತಿದ್ದರು. “ಆ ಆಚಾರಿ ಭಾಳ ಸೋಕ್ಕನಾವ ಇದ್ದಾನ. ಅವರ್ದು ಕರೆಕಳಿಸಿ ನನ್ನ ಮರ್ಯಾದಿ ತಗಿಯೂ ಆಗಕ್ಕೆ ಏನಿತ್ತು?” ಎಂಬ ಮಾತುಗಳು ಶೇಷಪ್ಪನ ಕಿವಿಗೆ ಬಿದ್ದವು. ಉಸ್ಕಾನ ಶೇಷಪ್ಪನ ಆಗಮನವನ್ನು ಅರುಹಿದ್ದರಿಂದ ಸಾಹೇಬರು ವಾದಿಸುವದನ್ನು ಬಿಟ್ಟು ತಮ್ಮ ಸ್ಥಾನದಲ್ಲಿ ಬಂದು ಕುಳಿತುಕೊಂಡು ಶೇಷಪ್ಪನನ್ನು ಕಂಡರು. “ಏನು ಶೇಷಪ್ಪ ಇದು? ಆ ಆಚಾರಿ ಅಲ್ಲೆ ಬಂದು ನಿಂತಾಗ ದಾದಾನ ಜಾಮೀನ ರದ್ದ ಮಾಡಿಸಲಿಕ್ಕೆ ಕೇಳತೀರಿ. ಏನು ಹೇಳಬೇಕು ನಿಮಗ್? ಅದೇ ಕೆಲಸಕ್ಕ ಅಂವಾ ಬಂದಿರಬೇಕು ಅಂತ ಕಾಯಸ ಕಟ್ಟಿದೆ. ಅದಕ ಅವನ್ನು ಮಾತಾಡಿಸಿರಲಿಲ್ಲ. ಈಗ ನೋಡಿದರ ಹೇಳದ ಕೇಳದ ಹೋಗಿಬಿಟ್ಟಾನ. ಅಂತೂ ಭಾಳ ಸೋಕ್ಕನ ಬ್ರಾಹ್ಮಣ ಕಾಣಸತಾನೆ” ಎಂದು ಮಾತು ಪ್ರಾರಂಭಿಸಿದರು. ಶೇಷಪ್ಪನಿಗೂ ಅಪ್ಪೇ ಬೇಕಾಗಿತ್ತು. ಬಾಳಾಚಾರ್ಯರ ವಿಷಯವಾಗಿ ತನ್ನ ಮನಸ್ಸಿಲ್ಲಿದ್ದ ವಿಷಯವನ್ನೆಲ್ಲ ಅವರೆದುರು ಕಾರಿಕೊಂಡ. ಶಂಕರಪ್ಪಗೌಡರಿದ್ದಾಗಿನಿಂದಲೂ ಆಚಾರ್ಯರು ನಡೆಸಿದ

ಕಾರಭಾರವನ್ನೆಲ್ಲ ಸಾದ್ಯಂತವಾಗಿ ವಿವರಿಸಿದ. ಈಗ ಇಂದುಪುರದ ರಾಜಪುರೋಹಿತನಾಗುವ ಗವರ್ನರ್ ತಲೆಯಲ್ಲಿ ತುಂಬಿದೆಯೆಂದೂ ಉಸುರಿದ. ಅವನ ಸೋಕ್ಕನ್ನಿಂತಿರುತ್ತಿದ್ದೀರು ಎಂದೇ ಉಪಾಯ ಉಳಿದದ್ದು. ದಾದಾನನ್ನು ಜೀಲಿಗೆ ಅಟ್ಟಿದರೆ ಬಾಳಾಚಾರ್ಯರ ಪ್ರಸ್ಥ ತಾನಾಗಿಯೇ ಕರಗಿಹೋಗುವದೆಂದು ತನ್ನ ಅಭಿಪ್ರಾಯವನ್ನೂ ತಿಳಿಸಿದ.

“ಹಾವನೂರವರು ಇಂದು ಬಂದು ಜವಾಬು ಕೊಟ್ಟಿದ್ದರ ಅವನ್ನು ಜೀಲಿಗೆ ಕಳಸಿ ಬಿಡಬಹುದಾಗಿತ್ತು. ಅವರು ಹಾಜರ ಆಗಲಿಲ್ಲ. ಖಟ್ಟಿ ನಡೆಸೂ ಮನಸ ಅವರಿಗೆ ಇದ್ದಾಗಿಲ್ಲ. ಅಂದಮೇಲೆ ದಾದಾನ್ನು ಜೀಲಿಗೆ ಕಳಸೂದು ಸ್ವಲ್ಪ ಕರಿಣ ಕಾಣತದ” ಎಂದರು ಮಾಮಲೇದಾರರು.

“ಸದ್ಯಕ್ಕೆ ಜಾಮೀನು ರದ್ದುಮಾಡಿ ಜೀಲಿಗೆ ಕಳಿಸಿಬಿಡಿ, ಮುಂದ ತಿಂಗಳೊಷ್ಟಕ್ಕಿನ್ನಾಗ್ ಹಾವನೂರವರ ಮನಸ್ಸು ಒಲಿಸಿ ಖಟ್ಟಿ ನಡೆಸಲಿಕ್ಕಾದೀತು” ಎಂದು ಶೇಷಪ್ಪ ಸೂಚಿಸಿದ. ಅವನ ಕೆರಳಿದ ಮನಸ್ಸು ಯಾವ ನೀಡತನಕ್ಕೂ ಸಿದ್ಧವಾಗಿತ್ತು. ಆದರೆ ಮಾಮಲೇದಾರರು ಅದಕ್ಕೂಪ್ಪುವಂತಿರಲಿಲ್ಲ. ಜಿನ್ನಪ್ಪನ ಜಾಮೀನನ್ನೇನೋ ರದ್ದು ಪಡಿಸಬಹುದು. ಆದರೆ ಇನ್ನೊಬ್ಬರ ಜಾಮೀನನ್ನು ಕೊಟ್ಟರೆ ನಿರಾಕರಿಸಲು ಬಾರದು.

ಶೇಷಪ್ಪ ಎದೆಯೋಡೆದುಕೊಂಡವರಂತೆ ಮತ್ತೆ ಬಿನ್ನವಿಸಿದ. ತನ್ನ ಹಾಗೂ ಗೌಡಿತಿಯ ವರ್ಚಸ್ಸನ್ನುಂಟಿನಲು ಬೇಡಿಕೊಂಡ. ಮಾಮಲೇದಾರರೂ ಬೇಸ್ತಿದ್ದರು. “ಆಗಲಿ ನೋಡಾಣಂತ. ಇಂಥ ಖಟ್ಟಿ ಪ್ರಕಾರಿಸಿದಾಗ ‘ಫಿಯಾದಿ ಗೃಹಾಜರ ಇದ್ದರು’ ಅಂತ ಪ್ರಕರಣದಾಗ ಬರದಾನೋ ಹ್ಯಾಂಗ ಆ ಗೋಪಾಳರಾಯನ್ನು ಕೇಳು. ಈ ಖಟ್ಟಿದ ಚೌಕೆ ಡಾಯರಿ ನನ್ನ ಕೇಳಿ ಬರೀಲಿಕ್ಕೆ ಹೇಳು. ಮತ್ತು ನಾಳಿನ ಗಂಗಾರಾಧಾನಿ ಕೆಲಸಾನ, ಆ ನಾರಣಾಚಾರಿನ್ನು ಬಿಟ್ಟು ಬ್ಯಾರೆ ಆಚಾರಿಗೆ ಒಪ್ಪಸು,” ಎಂದು ಹೇಳಿ ಶೇಷಪ್ಪನ್ನು ಕಳಿಸಿದರು.

ರುಕ್ಕಿಂಬಾಯಿರುವರು ಒಳಗೆ ನಿಂತುಕೊಂಡೇ ಇವರಿಬ್ಬರ ಸಂಭಾಪಕೆಯನ್ನು ಕೇಳುತ್ತಿದ್ದರು. ಬಾಳಾಚಾರ್ಯರು ಬಂದು ಹೋದ ಮೇಲೆ ಅವರ ಮನಸಿಷ್ಟಿಯೂ ವಿಪಯಾಸಸ್ತವಾಗಿತ್ತು. “ದಾದಾ ತಮ್ಮ ಅಪ್ಪಗ ಒಬ್ಬನ ಮಗಾ” ಎಂದು ಹೇಳಿದ ಮಾತಂತೂ ಅವರ ತಾಯ್ಯರಳನ್ನು ಕಲಕಿತ್ತು. ಶೇಷಪ್ಪ ಹೊರಗೆ ಹೊರಡುತ್ತೇ ಅವರು ಯಜಮಾನರ ಸಮುಖಿದಲ್ಲಿ ಬಂದೇ ನಿಂತರು. “ಇಂಥಾ ಜನರ ಮಾತು ಕೇಳಿ ತಂದಿ ಮಗನ್ನು ಅಗಲಸತೀರಿ. ಅದರ ಪಾಪ ಬೆನ್ನ ಹತ್ತಿ ತಿಕ್ಕಿಮುಕ್ಕತದ. ಇದ್ದ ಒಂದ ಕೂಸಿನ್ನು ದೇವರು ಕಸಗೊಂಡ. ನಿಮ್ಮ

ಇಂಥಾ ಕರ್ಮ ನೋಡಿನೂ ಮಕ್ಕಳನ್ನು ಕೊಡಲಿಕ್ಕೆ ದೇವರೇನು ಕುರುಡು ಅಲ್ಲ” ಸ್ತೋಸಹಜವಾದ ನಿಷ್ಪರ್ಶತೆಯೊಂದಿಗೆ ಅವರು ಹೇಳಿದರು.

ಮಾಮಲೇದಾರ ಕೃಷ್ಣರಾಯರಿಗೆ ಹೆಂಡಿತಿಯ ಈ ಮಾತು ಕೇಳಿ ಆಫಾತವಾದಂತಾಯಿತು. ಅವರು ‘ಬಡಿಗಿ ಮಾಮಲೇದಾರ’ರೆಂದೇ ಪ್ರಸಿದ್ಧರಾದವರು. ಅವರೆದುರು ನಿಂತು ವಾದಿಸುವ ‘ಎಂಟಿದೆ’ ಯಾರಿಗೂ ಇರಲ್ಲಿಲ್ಲ. ಆಜಾನುಬಾಹು ದೇಹ, ಹರವಾದ ಹಣ, ಹೋರೆ ಮೀಸೆಗಳನ್ನು ನೋಡಿ ಮಾತನಾಡುವ ಧ್ಯೇಯ ದೇಸಾಯಿ ದೇಶವಾಂಡೆಯಂಥವರಿಗೂ ಆಗುತ್ತಿರಲಿಲ್ಲ. ಅದರೆ ಇಷ್ಟಿದ್ದರೂ ರಾಯರು ಮಾತ್ರ ಪತ್ತೀಭೀತರಾಗಿದ್ದರು. ಅದಕ್ಕೂ ಕಾರಣವಿಲ್ಲದೆ ಇರಲ್ಲಿಲ್ಲ. ಚಿಕ್ಕಂದಿನಲ್ಲಿ ಬಡತನದ ಮೂಲಕ ವಾರದ ಮನೆಗಳಲ್ಲಿ ಉಂಟಮಾಡಿ ವಿದ್ಯೆ ಕಲಿತ ಜೀವ ಅವರದು. ರುಕ್ಣಿಬಾಯಿಯವರ ತಂದೆ ಈ ಹುಡುಗನ ವಿದ್ಯಾಸಂಪನ್ಮತೆಯನ್ನು ಮೆಚ್ಚಿ ಅಳಿಯನನ್ನಾಗಿ ಮಾಡಿಕೊಳ್ಳುವ ಜೀದಾಯ್ವಾನನ್ನು ಹೋರಿಸಿದ್ದರು. ಅಂದಿನಿಂದ ಕೃಷ್ಣರಾಯರು ತಮ್ಮ ಹೆಂಡತಿಯನ್ನೇ ಭಾಗ್ಯಲಕ್ಷ್ಯಯೆಂದು ತಿಳಿದು ಪೂಜಿಸಿದ್ದರೆ ಆಶ್ಚರ್ಯವೇನಿಲ್ಲ! ರುಕ್ಣಿಬಾಯಿಯ ದರ್ಶನ ಅನ್ಯಾದ್ಯಶವಾಗಿತ್ತು. ಮಕ್ಕಳಾಗದ ಕೊರತೆಯೊಂದು ಇದ್ದೇ ಇತ್ತು. ಅದರಲ್ಲಿಯೂ ಇದ್ದ ಒಂದು ಗಂಡು ಕೂಸು ಒಂದು ವರ್ಷದಲ್ಲಿಯೇ ಸತ್ತಮೋದದ್ವರಿಂದ ಅವರ ಸಿದುಕುತನ ಇನ್ನೂ ಹೇಚ್ಚಾಗಿತ್ತು. ಇಂದಂತೂ ಬಾಳ್ಳಾಚಾರರ ಉಪದೇಶ ಅವರ ಮನಸ್ಸಿಗೇ ನೋವನ್ನುಂಟುಮಾಡಿತ್ತು. ಗಂಡನ ಇಂಥ ಅನ್ಯಾಯದ ವರ್ತನೆಗಳಿಂದಲೇ ಮಕ್ಕಳಾಗುವ ಯೋಗ ತನಗೆ ಒದಗಲಿಲ್ಲವೆಂಬ ಅವರ ನಿಷ್ಟಿತ ಸಿದ್ಧಾಂತಕ್ಕೆ ಮತ್ತೊಮ್ಮೆ ಪುಟ ಸಿಕ್ಕಂತಾಯಿತ್ತು. ಆದ್ದರಿಂದ ಈಗಿಂದಿಗ ದಾದಾನನ್ನು ಕರೆಸಿ ಬಿಡುಗಡೆ ಮಾಡಬೇಕೆಂದು ಒತ್ತಾಯ ಆಜ್ಞೆಯನ್ನೇ ವಿಧಿಸಿದರು. ಮಾಮಲೇದಾರರು ವಿಧಿಯಿಲ್ಲದೆ ಮುಖ ಕೆಳಗೆ ಹಾಕಿಕೊಂಡು ಒಪ್ಪಿದರು.

ದಾದಾನನ್ನು ಕರೆಯಲು ಉಸ್ಕಾನ ಮೂಲಕ ಕರೆ ಹೋಯಿತು. ಅವನನ್ನು ಮಧ್ಯಾಹ್ನಾದಿಂದ ಗೋಪಾಳರಾಯ ಚಾವಡಿಯಲ್ಲಿ ಕೂಡಿಸಿಕೊಂಡಿದ್ದ. ಮಾಮಲೇದಾರರ ಹುಕುಮಾಗುವವರೆಗೆ ಆರೋಪಿ ದಾದಾ, ಚಾವಡಿಯನ್ನು ಬಿಟ್ಟು ಹೋಗಬಾರದೆಂದು ಪೋಲೇಸರಿಗೆ ತಾಕೆತು ಮಾಡಿದ್ದ. ಉಸ್ಕಾನ ಒಂದು ಕರೆದಾಗ ವಿಧಿಯಿಲ್ಲದೆ ದಾದಾನನ್ನು ಬಿಡಬೇಕಾಯಿತ್ತು. ಗೋಪಾಳರಾಯ ಅವನ ಹಿಂದಿಂದಲೇ ಸಾಹೇಬರಿರುವ ಸಾಲೆಗೆ ಬಂದ. ಜೊತೆಗೆ ಜಿನ್ನಪ್ಪನ ಜಾಮೀನನ್ನು ರದ್ದುಪಡಿಸುವ ಕಾಗದಪತ್ರಗಳನ್ನು ಸಾಹೇಬರ ಸಹಿಗಾಗಿ ತಂದಿದ್ದ.

ಗೋಪಾಳರಾಯ ಅಂಜುತ್ತಂಜುತ್ತಲೇ ಕಾಗದ-ಪತ್ರಗಳನ್ನು ಸಹಿಗಾಗಿ ಸಾಹೇಬರ ಮುಂದೆ ಚಾಚಿದ. ಅವುಗಳನ್ನು ನೋಡುತ್ತಲೇ ಹುಬ್ಬಗಂಟಿಕ್ಕಿದವು; ಖೀಸೆಯ ಕೊನೆಗಳು ಕುಣಿದವು. “ಪೇನಾಶನ್ ತಗೆಂಜ್ಞ್ಯ್ ದಿವಸ ಬಂದರೂ ಮ್ಯಾಜಿಸ್ಟ್ರೇಟರ ದಪ್ಪರಿನ್ಯಾಗಿನ ಕಾಗದ-ಪತ್ರ ತಯಾರಿಡಲಿಕ್ಕೆ ನಿನಗೇನು ಬರಲಿಲ್ಲ. ಭಿಯಾದಿ ಗೈರಹಾಜರ ಇದ್ದಾಗ ಖಿಟ್ಟೆ ಕಿತ್ತಿಹಾಕಬೇಕು. ಇದು ನಿನಗ ತಿಳಿಲ್ಲಿಲ್ಲ? ಭಿರ್ಯಾದಿ ಅಜ್ಞ ಕಿತ್ತಿ ಹಾಕಿದ ಮ್ಯಾಲೆ ಆರೋಪಿ ವೋಕಳೀಕ ಆಗತಾನ. ಜಾಮೀನ ರದ್ದು ಆಗೇದಂತ ಪೋಲೀಸ ತಾಬಾ ಮಾಡಬೇಕೆಂತ ಈ ನೋಟ ಏನ ಬರಕೊಂಡ ಬಂದಿದಿ?” ಎಂದು ಗದ್ದರಿಸಿದರು.

“ಮತ್ತೆ ನೀವೇನೋ ಆ ಶೇಷಪ್ಪನ ಸಂಗತಿ ಹೇಳಿಕಳಿಸಿದರಂತ... ಮತ್ತೆ ನೋಟೇಸು ಜಾರಿ ಆಗಲಿಲ್ಲ, ಮುದ್ದುತು ಹಾಕಿತು ಅಂತ ಕೇಸ-ಡಾಯರಿ ಬರದರ ಎಲ್ಲಾ ಸರಿಯಾಗತದ” ಗೋಪಾಳರಾಯ ಏನನ್ನೂ ನನಪ್ಪ ಮಾಡಿಕೊಡುವಂತೆ ಪಯಾರ್ಯವಾಗಿ ಸಲಹೆಯಿತ್ತು.

“ಇನ್ನು ಮೂರೆ ದಿನಕ್ಕೆ ಪ್ರಾಂತಸಾಹೇಬರ ಮುಕ್ಕಾಂ ಹಾಕಾವರಿದ್ದಾರ. ಭಿಯಾದಿ ಗೈರಹಾಜರ ಇದ್ದರೂ ಖಿಟ್ಟೆ ಕಿತ್ತಿಹಾಕಿಲ್ಲ ಅಂತ ಆ ದಾದಾ ಒಂದು ಅಜ್ಞ ಜಡದರ ಭಲೋ ಮಂಗಳಾರತಿ ಆಗತದ. ಖೋಟ್ಟಿ ಕಾಗದ-ಪತ್ರ ಅನಿಸಿದರ ನಿನ್ನ ಗತಿ ಏನಾದೀತು ನೋಡಿಕೋ! ಶೇಷಪ್ಪ ಹೇಳಿದನಂತ, ಇಂವಾ ಖೋಟ್ಟಿ ಡಾಯರಿ ಬರಿಲೀಕೆ ಹೇಳತಾನಂತ. ಇರಲಿ ಹೋಗು ಕೇಸು ಕಿತ್ತಿ ಹಾಕೇದ ಅಂತ ಶರಾ ಬರಕೊಂಡು ಬಾ. ಮತ್ತೆ ಆ ದಾದಾಗ ಕರೆಕಳಿಸಿದ್ದೆ. ಇನ್ನೂ ಯಾಕ ಬರಲೀಲ್ಲ ಅಂವಾ?”

ಒಂದು ನಿಮಿಷದಲ್ಲಿ ಮಾಮಲೇದಾರರ ಮುಖಮುದ್ರೆ ನಾಲ್ಕಾರು ಭಾವಲಹರಿಗಳ ರಂಗಭೂಮಿಯಾಗಿ ಮತ್ತೆ ಮೊದಲಿನ ಸ್ಥಿತಿಗೆ ಬಂದಿತ್ತು.

“ಬಾಹರ ಆರೋಪಿ ಹಾಜರ ಹ್ಯೆ ರಾವಾಬ” ಉಸ್ಕಾನ ಕೂಗಿದ.

ಕೃಷ್ಣರಾಯರು ಎದ್ದು ಹೊರಗೆ ಬಂದು ನಿಂತು ಪೋಲೀಸರ ಬೆಂಗಾವಲಿನಲ್ಲಿ ನಿಂತ ದಾದಾನನ್ನು ನೋಡಿ “ಹಾವನೂರಿನವರ್ನ ಹೊಡದ ಆರೋಪಿ ನೀನ ಏನೋ?” ಎಂದರು.

“ಹೋದರಿ” ಎಂದು ದಾದಾ ಗೋಳು ಹಾಕಿದ.

ಮಾಮಲೇದಾರರು “ಇಂದು ಭಿಯಾದಿ ಗೈರಹಾಜರ ಇದ್ದದ್ದರಿಂದ ನಿನ್ನ ಮ್ಯಾಲಿನ ಖಿಟ್ಟೆ ಕಿತ್ತಿ ಹಾಕೇದ, ನೀ ಈಗ ಮನೀಗೆ ಹೋಗು” ಎಂದು ಬಿಡುಗಡೆಯ ಆಜ್ಞೆಯನ್ನಿತ್ತರು.

ದಾದಾನ ಕಣ್ಣಗಳಲ್ಲಿ ಕೃತಜ್ಞತೆ ತುಂಬಿ ತುಳುಕಿತು. ಏನು ಮಾಡಬೇಕೆಂಬುದೇ ತೀಳಿಯಲ್ಲಿ, ಕ್ಷಣಹೊತ್ತು ಮೌನವಾಗಿಯೇ ಇದ್ದ, ಅಮೇಲೆ ಮಾಮಲೇದಾರರಿಗೆ ರಾಮರಾಮ ಮಾಡಿ ಅಲ್ಲಿಂದ ನೇರವಾಗಿ ಬಾಳಾಚಾರ್ಯರ ಮನೆಗೇ ಹೊರಟ. ಆಚಾರ್ಯರ ಮನೆಯ ಹತ್ತರ ಬಂದಾಗ ವಾಲೀಕಾರ ಮಲ್ಲಿ ಅವನನ್ನು ಕಂಡು, “ತಮ್ಮಾ ನಿನ್ನ ದಶಿಯಿಂದನ ಗೊಡರ ಮನ್ಯಾಗ ಆಚಾರಪ್ಪಗ ಮತ್ತು ಸುಲಕಣ್ಯಾರಿಗೆ ರಣಕದನ ನಡೆಯ್ತಿ. ಮತ್ತ ನೀ ಹ್ಯಾಂಗ ಜಾವಡಿಯಿಂದ ಇಲ್ಲಿಗೆ ಬಂದಿ?” ಎಂದು ಕೇಳಿದ.

“ಖಟ್ಟೆ ಕಿತ್ತಿ ರಾವಸಾಹೇಬರ ಮೋಕಳೀಕ ಮಾಡ್ಯಾರು” ಎಂದು ಹೇಳಿದವನೇ ಗೊಡರ ಮನೆಯತ್ತ ಧಾವಿಸಿದ. ವಾಲೀಕಾರ ಮಲ್ಲನೂ ಅವನನ್ನು ಹಿಂಬಾಲಿಸಿದ.

ಇವನು ಹೋಗುವದಕ್ಕೇ ಬಾಳಾಚಾರ್ಯರು ಕೆಲ ಜನರೂಡನೇ ಗೊಡನ ಮನೆಯಿಂದ ಹೊರಬಿದ್ದರು. ದಾದಾ ಅವರ ಕಾಲಿಗೆ ಬಿದ್ದು “ನಿಮ್ಮ ಪುಣ್ಯೇದಿಂದ ಬಿಡುಗಡಿ ಆಗಿ ಬಂದ್ದಿರಿ” ಎಂದು ನುಡಿದ.

ಆಚಾರ್ಯರಿಗೆ ಸಂಕೇರಣವಾಯಿತೋ ದು:ಖಾಯಿತೋ ಗೊತ್ತಾಗಲಿಲ್ಲ: “ಎಲ್ಲಾ ಶ್ರೀಹರಿ ಇಚ್ಛಾ!” ಎಂದು ಗದ್ದದಿತಕಂತದಿಂದ ಹೇಳಿದರು.

ವಾಲೀಕಾರ ಮಲ್ಲ ಸುದ್ದಿಯನ್ನು ಆಗಲೇ ತನಗೆ ಭಟ್ಟಿಯಾಗದವರಿಗೆಲ್ಲ ಹೇಳಿದ್ದ, ಕಾಶಿಮಸಾಹೇಬ “ದಾದಾನ ಮೆರವಣಿಗೆ ತಗಿಯಾನು” ಎಂದು ಉತ್ಸಾಹದ ಯೋಜನೆಯನ್ನು ಹಾಕಿದ. “ದಾದಾ ಗಾಡೇ ಜೋಡಿ ಇಂದುಪುರಕ್ಕೆ ಹೋಗಲಿಕ್ಕೇ ಬೇಕು” ಎಂದು ಆಚಾರ್ಯರು ಹೇಳಿ ಅವನ ಉತ್ಸಾಹಕ್ಕೆ ತಣ್ಣೀರೆರಚಿದರು.

ಗೊಡರ ಮನೆಯ ಒಳಗೆ ಈ ಸುದ್ದಿ ಇನ್ನೊಂದು ರೀತಿಯ ಪರಿಣಾಮವನ್ನುಂಟು ಮಾಡಿತು, ಸುಲಕಣ್ಣ ಶೇಷಪ್ಪ ಇನ್ನೂ ಇಲ್ಲಿಯೇ ಇದ್ದ. ಗೊಡಿತಿ ಈ ಸುದ್ದಿಯನ್ನು ಕೇಳಿದವಳೇ ಗಾಬರಿಯಿಂದ ಕಣ್ಣ ತೆರೆದು “ಸುಲಕಣ್ಯಾರ ಇನ್ನೂರು ರಾಪಾಯಿ ನೀರು ಸುಡದ್ದಾಂಗ ಆತು. ಅದೂ ಹೋಗಲಿ, ಉರ ಅವರಿಗೆಲ್ಲಾ ಇದರ ನಿಂತಾಕಿ ಅಂತ ಕೆಟ್ಟ ಹೆಸರ ಬ್ಯಾರೆ ಬಂತಲ್ಲಿ” ಎಂದು ನಿಟ್ಟಿಸಿರು ಬಿಟ್ಟಳು. ಶೇಷಪ್ಪನೂ ಉಗುಳು ನುಂಗುತ್ತುಲೆ ಇದ್ದ “ಗಾಬರಿ ಆಗ ಬ್ಯಾಡಿ, ಮಾಮಲೇದಾರರು ಇದರೋಳಗೆ ಹೋಸಾ ಮಸಲತ್ತು ಹಾಕಿರಬೇಕು” ಎಂದ. ಪಾರ್ವತಿಪ್ಪ ಅತ್ತು ಲಕ್ಷ್ಯವನ್ನೇ ಕೊಡಲಿಲ್ಲ. ತಾನೇನೋ ದೊಡ್ಡ ಅಪರಾಧ ಮಾಡಿದಂತಾಗಿತ್ತು ಅವಳಿಗೆ. ತಲೆಯ ಮೇಲೆ ಕೈಮೊತ್ತು ಯೋಚಿಸುತ್ತಾ ಕುಳಿತುಬಿಟ್ಟಳು.

ಕತ್ತಲಾಗಿತ್ತು. ಆಳು ಬಂದು ದೀಪ ಹಚ್ಚಿದಾಗ ಬೆಳಕಾಯಿತು. ಪಾರ್ವತೀವ್ವದ ದೀಪಕ್ಕೆ ಕೈಮುಗಿದು ಶೇಷಪ್ಪನಿಗೂ ನಮಸ್ಕಾರ ಮಾಡಬೇಕೆಂದು ನೋಡಿದಾಗ ಅವನು ಅಲ್ಲಿರಲಿಲ್ಲ. ಯಾವಾಗೇ ಅಲ್ಲಿಂದ ಜಾರಿಕೊಂಡಿದ್ದ. ಪಾರ್ವತೀವ್ವನಿಗೆ ಮೈಮನಸ್ಸುಗಳೆಲ್ಲ ಒಮ್ಮೆಲ್ಲೆ ದಣಿದಂತಾಗಿ ಮೇಲೇಳುವುದಕ್ಕೂ ಆಗಲಿಲ್ಲ, ಎಂದೂ ಅನುಭವಸದಿದ್ದ ಸೋಲು ಅವಳನ್ನು ನಿರ್ವಿಜ್ಞಾಳನಾಗಿ ಮಾಡಿತ್ತು. ತಾನು ಹೇಳ್ಣಿ ಹೆಂಗಸು, ಈ ಗೊಂದಲದಲ್ಲಿ ಹೋದದ್ದಾರರೂ ಏಕೆ ಎಂದು ದುಃಖಿಯಾಯಿತು. ಶಂಕರಪ್ಪಗೌಡರು ತೀರಿಕೊಂಡ ಮೇಲೆ ಗೌಡಿತಿಯಾಗಿ ತನ್ನ ಮನೆನಿನದ ಗೌರವನ್ನು ಕಾಯಬೇಕೆಂಬ ಸದುದೇಶವೇ ತನ್ನನ್ನು ಈ ದುಃಖಕ್ಕಿ ಈದುಮಾಡಿತ್ತು. ಮುಂದೇನು ಎಂಬ ಪ್ರಶ್ನೆ ಅವಳ ಮನಃಪಟಲದಲ್ಲಿ ಮೂಡಿತು. ಶೇಷಪ್ಪನ ಸಲಹೆಯಂತೆ ಇನ್ನು ಮೇಲಂತೂ ವತ್ತಿಸುವುದು ಸಾಧ್ಯವಿರಲಿಲ್ಲ. ಬಾಳಾಚಾರ್ಯರ ಮಾತಿನಂತೆ ನಡೆಯಲು ಮುಖ ಉಳಿದಿರಲಿಲ್ಲ. ತನ್ನ ಉರಿನಲ್ಲಿಯೇ ತನಗೆ ಬೆಂಬಲಿಗರು ಉಳಿಯಲ್ಲಿವಲ್ಲ! ತನ್ನ ಪ್ರಾಣಕ್ಕಿಂತ ಗೌಡರ ಮನೆ ಹೊಲಗಳನ್ನು ಕಾಯುತ್ತಿದ್ದ ದಾದಾನನ್ನೂ ಕಳೆದುಕೊಂಡಂತಾಯಿತು.

ಪಾರ್ವತೀವ್ವನಿಗೆ ಭಯ ಆವರಿಸಿತು. ಇಷ್ಟ ದಿನ ಅಭಿಮಾನ ದ್ವೈಯರವನ್ನು ತಂದುಕೊಟ್ಟಿತ್ತು. ಆದರೆ ಕ್ಷಣಿದಲ್ಲಿ ಆ ಅಭಿಮಾನ ಕರಿಗಿ ನೀರಾಗಿತ್ತು. ತನ್ನ ಪರಿಸ್ಥಿತಿ ಇಡೀ ಪಾದಳ್ಯಯೇ ಬೊಟ್ಟು ಮಡಿ ತೋರಿಸುವಂತಾಯಿತಲ್ಲ! ಇನ್ನು ಮೇಲೆ ಯಾರನ್ನು ನಂಬುವದು? ಯಾರನ್ನು ಕೇಳಿ ಬದುಕು ನಡೆಸಬೇಕು? ಒಮ್ಮೆಲ್ಲೇ ತಾನು ಮಕ್ಕಳು ಅನಾಧರಾದವಲ್ಲ! ಮನೆ ತುಂಬ ದನ-ಕರು ಆಳು-ಹೊಳು ಉರ ಸುತ್ತಲೂ ಇರುವ ಜಮೀನು ಒಂದೂ ಮಾನರಕ್ಷಣೆಗೆ ನೇರವು ನೀಡದಾದವು. ಪಾರ್ವತೀವ್ವನಿಗೆ ಒಮ್ಮೆಲ್ಲೆ ತನ್ನ ಅಣ್ಣನ ನೆನಪಾಯಿತು. ತನ್ನ ಮಗಳನ್ನು ಲಗ್ನಮಾಡಿಕೊಡಲು ಶಂಕರಪ್ಪ ಗೌಡರು ಒಪ್ಪಲಿಲ್ಲವೆಂದು ಗುರುಲಿಂಗಪ್ಪ ಸಿಟ್ಟಾಗಿ ಹೋದವ ತಿರುಗಿ ಗೌಡರ ಮನೆಯ ಕಟ್ಟಿಯನ್ನು ಏರಿರಲಿಲ್ಲ. ಈಗ ಅವನಿಗೆ ಶರಣ ಹೋಗದೆ ಗತ್ಯಂತರವಿರಲಿಲ್ಲ. ಗೌಡರು ತೀರಿಕೊಂಡಾಗ ಕೂಡ ತನ್ನನ್ನು ಮಾತಾಡಿಸಲಿಕ್ಕು ಬರದ ಅಣ್ಣನ ಕಾಲು ಹಿಡಿಯಬೇಕೇ ಎಂಬ ಅನುಮಾನ ಮೂಡಿತು. ಆದರೂ ಅದೊಂದೇ ಉಪಾಯ ಉಳಿದಿತ್ತು. ಇವೇ ವಿಚಾರಗಳಲ್ಲಿ ಪಾರ್ವತೀವ್ವನಿಗೆ ಆ ರಾತ್ರಿ ನಿದ್ದೆ ಹತ್ತಿರಲಿಲ್ಲ.

ಆ ರಾತ್ರಿ ನಿದ್ದೆಗೆರವಾದ ಇನ್ನೊಂದು ವ್ಯಕ್ತಿ ಎಂದರೆ ರುಕ್ಷಿಣಿಬಾಯಿ. ಅವರ ಸಲಹೆಯಂತೆ ಮಾಮಲೇದಾರರು ಅಂದು ಸಂಜೆ ಬಾಳಾಚಾರ್ಯರವನ್ನು ಕರೆಸಿಕೊಂಡು ಗಂಗಾಸಮಾರಾಧನೆಯನ್ನು ಮಾಡಿಸಲು ಬಿನ್ನವಿಸಿಕೊಂಡಿದ್ದರು.

ರುಕ್ಕಿನೆಬಾಯಿಯವರು ತಮ್ಮ ಮಾತು ನಡೆಸಬೇಕೆಂದು ಅಂಗಲಾಚಿದ್ದರು. ಅದರೆ ಆಚಾರ್ಯರಿಗೆ ಧರ್ಮಸಂಕಟ ಪ್ರಾಪ್ತವಾಗಿತ್ತು. ಕನ್ನಾಗತದ ಪ್ರಸಂಗದಲ್ಲಿ ಸಂಕಲ್ಪಹೇಳುವುದು, ತೀರ್ಥಶಾಧ್ಯ ಮಾಡಿಸುವರು. ಇವುಗಳನ್ನು ಹಿಡಿಯುವದಿಲ್ಲವೆಂದು ಅವರು ಗಂಗೆಯನ್ನು ಮುಟ್ಟಿ ಆಣಿಮಾಡಿದ್ದರು. “ಇದು ಒಂದಕ್ಕೆ ನನ್ನ ಮ್ಯಾಲೆ ಜುಲುಮೀ ಮಾಡಬೇಡಿ. ಈ ಕೆಲಸ ನಾರಾಯಣನಿಂದನ ಆಗತಕ್ಕದ್ದು, ಅವಂಗ ಒಟ್ಟಿಸರಿ” ಎಂದು ಉಪಾಯಗಣದೆ ಆಚಾರ್ಯರು ಹೇಳಿದ್ದರು. ರುಕ್ಕಿನೆಬಾಯಿಗೆ ಎಲ್ಲಿಲ್ಲದ ಕೋಪ ಬಂದಿತು. “ದಾದಾನ್ನ ಬಿಡಿಸಿದ್ದ ತಪ್ಪಾತು ಬಿಡ್ಡೆಪಾ” ಎಂದು ಕಡ್ಡಿ ಮುರಿದಂತೆ ಮಾತಾಡಿದ್ದರು.

ಬಾಳಾಚಾರ್ಯರ ಸ್ವಭಾವದ ಪರಿಣಾಮ ಈ ಇಬ್ಬರು ವೃತ್ತಿಗಳ ಮೇಲೆ ಎರಡೊಂದು ರೀತಿಯಲ್ಲಿ ಆಗಿತ್ತು. ಪಾರ್ವತೀವ್ಯಾದು:ಖಿಸುತ್ತೇಲೇ ಇಡೀ ರಾತ್ರಿ ಕಳೆದಳು; ಅಭಿಮಾನಭಂಗದಿಂದ ನಿದ್ದೆಯಿಲ್ಲದೆ ರುಕ್ಕಿನೆಬಾಯಿಯವರು ಹೊರಳಾಡುತ್ತಿದ್ದರು.

೨೧

ಮರುದಿನ ಬೆಳಗಾದೊಡನೆ ಮಾಮಲೇದಾರರು ಗೋಪಾಳರಾಯನನ್ನು ಕರೆಸಿದರು. ಪ್ರಾಂತಸಾಹೇಬರಿಂದ ಬಂದ ಪತ್ರವನ್ನು ಬಂದ ಪತ್ರವನ್ನು ಅವನಿಗೆ ತೋರಿಸಿ, ಪಾದಳಿಗೆ ಮಹಾರಾಜರು ಬರುವವರಿದ್ದರಿಂದ ಅವರ ಸ್ವಾಗತದ ವ್ಯವಸ್ಥೆಯನ್ನು ಮಾಡಲು ಶೇಷಪ್ಪನಿಗೆ ಹೇಳಲು ತಿಳಿಸಿದರು. ಗೋಪಾಳರಾಯನಿಗೆ ಆ ಸುದ್ದಿಯನ್ನು ಕೇಳಿಯೇ ಸಿಡಿಲು ಬಡಿದಂತಾಯಿತು. ಉರೂರಿಗೆ ದಾಳಿ ಮಾಡುತ್ತ ಸರಬರಾಯಿಯನ್ನು ಅನುಭವಿಸಿದ ರೆವೀನ್ಯೂಖಾತೆಯವರೇ ಈಗ ಇನ್ನೊಬ್ಬರ ಸರಬರಾಯಿಯನ್ನು ಮಾಡುವುದೆಂದರೆ ಎಂಥ ಅಪಮಾನಕರ! ಆದರೆ ಸಾಹೇಬರಿಗೆ ಎದುರುತ್ತರ ಕೊಡುವಂತಿರಲ್ಲ. ಅವರಾದರೂ ಏನು ಮಾಡಬೇಕು? ಪ್ರಾಂತಸಾಹೇಬರೇ ಮಹಾರಾಜನ ಸೇವೆ ಮಾಡಲು ಟೊಂಕ ಕಟ್ಟಿದಾಗ ಉಳಿದವರೂ ಅನುಸರಿಸಲೇಬೇಕಾಗಿತ್ತು. ತಲೆಯಲುಗಿಡೊಡನೆ ಬಾಲವೂ ಅಲುಗುವುದು ಅಧಿಕಾರದ ನಿಯಮಗಳಲ್ಲಿಂದಾಗಿತ್ತು.

ಗೋಪಾಳರಾಯ ಶೇಷಪ್ಪನಿಗೆ ಈ ಸುದ್ದಿಯನ್ನು ಹೇಳಿ ಚೆಷ್ಟುಗಾರಂಭಿಸಿದ. “ನಾವೆಲ್ಲಾ ಇನ್ನ ಪೇನೋಶನ್ ತೋಗೋಬೇಕಪಾ! ಇನ್ನ ನೋಕರಿ ಮಾಡುಡಾಗ ಏನೂ ಅರ್ಥ ಇಲ್ಲ. ಆ ಸಂಸ್ಥಾನಿಕಗೆ ಒಂದು ನೂರು ಸರ್ವ ನಂಬರು

ಅವನೋ ಇತ್ತೋ, ನಮ್ಮ ಪ್ರಾಂತಸಾಹೇಬರು ಅವನ ಕಾಲು ಹಿಡಿಬೇಕು? ಎನು ದೈವ ಇದ್ದಿತಪಾ?” ಎಂದು ಸೋಪಾಳರಾಯನ ಗೋಳು ಅನಂತವಾಗಿ ಸಾಗಿಯೇ ಇತ್ತು.

ಶೇಷಪ್ಪನಿಗೆ ಮಾತ್ರ ಇದರಿಂದ ಸಮಾಧಾನವಾದಂತಾಗಿತ್ತು. ನಿನ್ನೆಯ ಪ್ರಕರಣ ಸೋಲನ್ನುಂಟುಮಾಡಿತ್ತು; ಅಲ್ಲದೆ ಮಾಮಲೇದಾರರೆಂದರು ತನ್ನ ಬೆಲೆಯೂ ಬಹುಮಟ್ಟಿಗೆ ಇಂದುಹೋಗಿತ್ತು. ಆದರೆ ಈಗ ಸರಬರಾಯಿ ಸಂಭವುದಲ್ಲಿ ಮಾಮಲೇದಾರರು ತನಗೆ ಶರಣಬಾರದೆ ಗತ್ಯಂತರವಿರಲಿಲ್ಲ. ಆಗ ಹಿಂದಿನ ಸೋಲನ್ನೆಲ್ಲ ತುಂಬಿಕೊಳ್ಳಲೇಬೇಕೆಂದು ಅವನು ದೃಢಸಂಕಲ್ಪ ಮಾಡಿದ. ಪ್ರಾಂತಸಾಹೇಬರ ಕ್ಷಾಂಪಿನ ಸುದ್ದಿಯನ್ನು ಕೇಳಿ ಇನ್ನೂ ಕೆಲವು ಆಸೆಗಳು ಅವನಲ್ಲಿ ಕೆರಳಿದವು. ಶ್ಯಾಮರಾಯನ ನೇಮಣಿಕಿ ಆಗಗೊಡದಂತೆ ನೋಡುವುದು ಅಪ್ಪಗಳಲ್ಲಿ ಮುಖ್ಯವಾಗಿತ್ತು.

ಮಹಾರಾಜರು ಬರಲಿರುವರೆಂಬ ಸುದ್ದಿ ಶ್ಯಾಮರಾಯನ ಮೂಲಕ ಬಾಳಾಚಾಯರ್‌ರಿಗೆ ಹಾಗೂ ಜಾಗೀರದಾರರ ರೈತರಿಗೆ ತಿಳಿದಿತ್ತು. ವಾಡೆಯ ಹತ್ತಿರವೇ ಮಂಟಪ ಕಟ್ಟಬೇಕೆಂದು ನಿರ್ಣಯವಾಯಿತು. ಹಾವನೂರಿನ ಗೊಡರ ಇಪ್ಪತ್ತು ಗುಡಾರಗಳನ್ನು ಸಂಚೆಯೋಳಿಗೆ ಕಳಿಸಿ ಕೊಡುವೆವೆಂದು ಹೇಳಿಕಳಿಸಿದ್ದರು. ವಾಡೆಯ ದಿವಾನಖಾನೆಯಲ್ಲಿ ದರಬಾರ-ಧಾಟಿನ ವ್ಯವಸ್ಥೆಯನ್ನು ಮಾಡಬೇಕೆಂದು ಗೊತ್ತಾಗಿತ್ತು. ಜಾಗೀರದಾರರ ರೈತರಲ್ಲಿ ಕೆಲವರು ಈಗಾಗಲೇ ಗಾಡಿ ಹೂಡಿಕೊಂಡು ನೆರೆಹಳ್ಳಿಗಳಿಗೆ ಬಿಡಿರು-ಗುಡಾರಗಳನ್ನು ತರಲು ಹೋಗಿದ್ದರು. ಮಹಾರಾಜರ ಆಪ್ತರಾದ ಯಂತ್ರವಂತರಾಯರು ಅಜರಾಣಿಯಿಂದ ಬರುವವರಿದ್ದರು. ಮಂಟಪದ ವ್ಯವಸ್ಥೆಯಲ್ಲ ಅವರ ಖಾಸ ದೇಶಿರೇಖಿಯಲ್ಲಿಯೇ ನಡೆಯಬೇಕಾಗಿತ್ತು. ಪಾದಳಿಯ ಅತಿಥಿಸತ್ತಾರದ ಅಭಿಲಾಷೆ ಒಮ್ಮೆಲ್ಲ ಪ್ರಕಟವಾಗಿತ್ತು.

ಕರ್ತವ್ಯದ ಒಂದು ಭಾಗವೆಂದು ಮಾಮಲೇದಾರರು ವಾಡೆಯ ಹತ್ತಿರ ಹೋಗಿ ಸಿದ್ಧತೆಯನ್ನೆಲ್ಲ ಕಳುಟ್ಟ ನೋಡಿದರು. ಅಲ್ಲಿಯೇ ಅವರು ಬಾಳಾಚಾಯರ್‌ನ್ನು ಕಂಡದ್ದು. ಬಾಳಾಚಾಯರ್‌ರೂ ಅದೇ ಕೆಲಸಕ್ಕಾಗಿ ಬಂದವರು. ಮಾಮಲೇದಾರರಿಗೆ ಸಿದ್ಧತೆಯನ್ನೆಲ್ಲ ತೋರಿಸಿ ವಿವರಿಸಿದರು. ಕೆಲ ವಿಷಯಗಳ ಬಗ್ಗೆ ಇಬ್ಬರಿಗೂ ಭಿನ್ನಾಭಿಪ್ರಾಯ ಬಂದು, ಮಾಮಲೇದಾರರು ಒಳಗಿಂದೊಳಗೇ ಆಚಾಯರ ಮೇಲೆ ಸಿಟ್ಟಿಗೆದ್ದರು. ಆ ಸಿಟ್ಟು ಹೆಚ್ಚಾಗುವುದಕ್ಕೆ ಇನ್ನೊಂದು ಪ್ರಸಂಗವೂ ಕಾರಣವಾಯಿತು.

ರುಕ್ಕಿಣಿಬಾಯಿಯವರಿಗೆ ಇನ್ನೂ ಹಟ ಹೋಗಿರಲಿಲ್ಲ. ಬಾಳಾಚಾಯರ್‌ರೇ

ಆದದ್ವಾಗಲಿ ಎಂದರು. ಹೋದು ಅನ್ನಲೇಬೇಕಾಗಿತ್ತು ಈ ದೃಢತೆ ಬರದ ಹೊರತು ಬಾಳನ್ನು ಎದುರಿಸುವದೇ ಸಾಧ್ಯವಿಲ್ಲ. ಯಾವ ಬಲಹೀನ ಈ ಬಾಳ ಕರವಾಳವನ್ನೇತೀ ಗೆದ್ದಿದಾನೆ? ಆದರೂ ಒಳಗಿಂದೊಳಗೇ ಹ್ಯಾದಯವೋಂದು ಸಣ್ಣಾಗಿ ಕೊರೆಯುತ್ತಲಿದೆ. ಬದುಕಿ ಬಾಳವುದಕ್ಕೆ ಈ ನೋವಿನ ದಂಡವನ್ನು ಕೊಡಲೇಬೇಕೇ? ಆಚಾರ್ಯರಿಗೆ ನೋವು ಚಿಕ್ಕಂದಿನಿಂದಲೂ ಸಹಜ ಸಂಗಾತಿಯಾಗಿತ್ತು. ಅದರ ಜೊತೆಗೇ ಸ್ನೇಹಬೆಳೆಸಿಕೊಂಡು ನಿಶ್ಚಿಂತರಾಗಬಹುದು. ಆದರೆ ನೋವಿನ ಮುಖ ಕೊಕೊಕ್ಕುಮೈ ಬದಲಾಗುತ್ತದೆ.

ವಿಚಾರಗಳು ಒಂದರ ಮೇಲೊಂದು ದಾಳಿಯಿಟ್ಟವು. ಆಚಾರ್ಯರ ಹೆಚ್ಚೆಗಳು ತಡವರಿಸಲಿಲ್ಲ. ಮುಖಿಮುದ್ರೆಯಲ್ಲಿ ಏನೂ ಬದಲಾವಣೆಯಿರಲಿಲ್ಲ. ಮೇಲುನೋರೆಟಕ್ಕೆ ಶಾಂತರಾಗಿಯೇ ಸಾಗಿದರು. ಒಳಗೆ ಮಾತ್ರ ದುಃಖ ಹ್ಯಾದಯವನ್ನು ಕಡೆಯುತ್ತಿತ್ತು. ನಿಧಾನವಾಗಿಯೇ ಹೆಚ್ಚಿ ಹಾಕುತ್ತ ಮನೆ ಮುಟ್ಟಿದರು. ಆಚಾರ್ಯರ ಪತ್ತಿ ಅದೇ ನದಿಯಿಂದ ಸ್ವಾನಮಾಡಿ, ಮಡಿನೀರನ್ನು ತುಂಬಿಕೊಂಡು ಮನೆಗೆ ಬಂದಿದ್ದರು. ಆಚಾರ್ಯರು ಏನೂ ಮಾತಾಡಲಿಲ್ಲ. ಮಾತಾಡಬೇಕೆಂದು ಅವರ ಪತ್ತಿಯೂ ಅಪೇಕ್ಷೆಪಟ್ಟಿರಲಿಲ್ಲ. ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಟ್ಟು, ‘ನೀನ್ನಾಕೋ ನಿನ ಹಂಗ್ಯಾಕೋ! ನಿನ್ನ ನಾಮದ ಬಲವೋಂದಿದ್ದರೆ ಸಾಕೋ’ ಎಂಬ ಪುರಂದರದಾಸರ ಪದವನ್ನು ಹಾಡುತ್ತ ಅಡಿಗೆ ಕೆಲಸಗಳಲ್ಲಿ ತೊಡಗಿದರು. ಆ ದನಿ, ಆ ಹಾಡು, ಆ ಪರವಶತೆ, ಆ ಹಾಡಿನ ಹಿಂದಿದ್ದ ಅಂತಸ್ತುದ ವಿಕಾಸ ಇವೆಲ್ಲ ಅಪಾರಕರುಣೆಯ ಧಾರೆಯಲ್ಲಿ ಹರಿದು ಬಂದು ಆಚಾರ್ಯರ ಬೆಂದ ಮನಸ್ಸಿಗೆ ತಂಪೆದವು. ಆಚಾರ್ಯರು ಉತ್ಸಾಹಿತರಾದರು. ಹೆಗಲಮೇಲೆ ಪಂಚಯೋಂದನ್ನು ಹೊತ್ತು ಸ್ವಾನಕ್ಕಾಗಿ ನದಿಯ ಹಾದಿ ಹಿಡಿದರು.

ಇಂದುಪ್ರಥಾದ ಮಹಾರಾಜರು ಶನಿವಾರ ದಿನ ಪಾದಳಿಗೆ ಬರುವವರಿದ್ದರು. ಅಷ್ಟರೊಳಗಾಗಿಯೇ ಪಾದಳಿಯಲ್ಲಿ ಜಾತ್ರೆಗೆ ಬಂದಂತೆ ಸುತ್ತಲಿನ ಜನ ಬರಲಾರಂಭಿಸಿದರು. ತಮ್ಮ ತಮ್ಮ ಆಪೇಷ್ಟರನ್ನು ಬರಮಾಡಿಕೊಳ್ಳುವದರಲ್ಲಿಯೇ ಪಾದಳಿಯ ಮನೆಗಳೆಲ್ಲ ತುಂಬಿಟ್ಟವು. ಅಪ್ಪೇಷ್ಟರಿಲ್ಲದ ಅತಿಧಿಗಳು ಗುಡಿಗುಡಾರಗಳನ್ನು ಅವಲಂಬಿಸಬೇಕಾಯಿತು. ಮಹಾರಾಜರು ಜನರಿಗೆ ಹಂಚಲೆಂದು ಕಳಿಸಿದ ಕಾಳಿನ ಗಾಡಿಗಳು ಒಂದರ ಹಿಂದೊಂದರಂತೆ ನಡೆದು ಬಂದು ಸುತ್ತಲಿನ ಉರುಗಳಿಗೆಲ್ಲ ಮಹಾರಾಜರ ವಾರ್ತೆಯನ್ನು ಬಿರಿದ್ದವು. ಪಾದಳಿಯ ಜನಜೀವನ ಕೂಡಲೆ ಜಾಗೃತವಾಗಿತ್ತು; ಮಹಾರಾಜರ

ದುರ್ಶನಾಪೇಕ್ಷೆಯಿಂದ ಕ್ಷುಬ್ಧವೂ ಆಗಿತ್ತು. ಪಾದಳ್ಯಯ ಸಾರ್ವಜನಿಕ ಜೀವನದಲ್ಲಿಯೇ ಇಂಥ ಚಿರಸೃಷ್ಟಿಯವಾದ ವಿಶಿಹಾಸಿಕ ಘಟನೆ ಇತ್ತೀಚೆಗೆ ನಡೆದಿರಲಿಲ್ಲ. ಮನೆಮನೆಗಲ್ಲಿಲ್ಲ ಮಹಾರಾಜರನ್ನು ಎದುರುಗೊಳ್ಳುವ ಸಿದ್ಧತೆ ನಡೆದಿತ್ತು.

ಇಂದುಪುರದಿಂದ ಮಹಾರಾಜರು ಬರಬೇಕಾದರೆ ಪಾದಳ್ಯಯ ಮುಂದೆ ಹರಿಯುವ ಕೃಷ್ಣನದಿಯನ್ನು ದಾಟಿ ಬರುವದು ಅನಿವಾರ್ಯವಾಗಿತ್ತು. ನದಿಗೆ ಸ್ವಲ್ಪ ನೇರೆ ಬಂದದ್ದರಿಂದ ನಾವೆಯನ್ನು ಎಚ್ಚರಿಕೆಯಿಂದ ದಾಟಿಸಬೇಕಾದ ಹೊಣೆ ಅಂಬಿಗರದಾಗಿತ್ತು. ಆದ್ದರಿಂದಲೇ ಏನೋ ಶನಿವಾರ ಬೆಳಗ್ಗೆ ಅಂಬಿಗರ ವೇಷಭೂಷಣಗಳೆಲ್ಲ ಪ್ರೇಕ್ಷಣೀಯವಾಗಿದ್ದವು. ಬಣ್ಣಬಣ್ಣದ ಹೊಸ ಬಟ್ಟಿಗಳನ್ನು ಧರಿಸಿಕೊಂಡು, ಹಣಕೆಯ ಮೇಲೆ ತಿದ್ದಿದ ಗಂಧದ ಗೀರುನಾಮವನ್ನಿಟ್ಟುಕೊಂಡು ಅಂಬಿಗರು ಬೆಳಗಿನಿಂದಲೇ ನದಿಯ ತೀರದಲ್ಲಿ ಸುಳಿದಾಡುತ್ತಿದ್ದರು. ಅವರ ಕೇಕೆ-ಗದ್ದಲ, ಉತ್ತಾಪ-ಸಂಭೂತಗಳನ್ನು ನೋಡಿದವರಿಗೆ, ಅವರು ದಿನನಿತ್ಯ ಪಾದಳ್ಯಯ ತೀರದಲ್ಲಿ ಅಡ್ಡಾಡುವ ಅಂಬಿಗರಾಗಿ ತೋರದೆ ಬೇರೆ ತೋರದಿಂದ ಇಳಿದು ಬಂದಂತಿತ್ತು.

ಖಾಸಗಿ ಕಾರಭಾರಿ ಶಾಮರಾಯ, ಬಾಳಾಚಾರ್ಯರು, ಯಶವಂತರಾವ ಪಾಟೀಲ ಹಾಗೂ ದಾದಾ ಇಪ್ಪು ಜನರು ನಾವಿನಲ್ಲಿ ಕುಳಿತು ಆಚೆಯ ದಡಕ್ಕೆ ಹೊದಲೇ ಹೋಗಿ ಮಹಾರಾಜರ ಮಾರ್ಗಪ್ರತೀಕ್ಷೇಯಲ್ಲಿ ನಿರತರಾಗಿದ್ದರು. ನದಿಯ ದಂಡೆಗೆ ಮಹಾರಾಜರ ನಾವು ಶೃಂಗರಿಸಿಕೊಂಡ ನವವಧುವಿನಂತೆ ಆತುರದಿಂದ ಮಹಾರಾಜರ ಬರವನ್ನು ನಿರೀಕ್ಷಿಸುತ್ತಿತ್ತು. ನದಿಯ ತೀರಪೆಲ್ಲ ಸದ್ಗದ್ದಲಗಳಿಂದ ದುಮುದುಮಿಸುತ್ತಿತ್ತು.

ಪ್ರಾಂತಸಾಹೇಬರು ಅಂದೇ ಬೆಳಗ್ಗೆ ಆಗಮಿಸಿದ್ದರಿಂದ, ಅವರ ಯೋಗಕ್ಕೇಮದಲ್ಲಿ ನಿರತರಾದ ಮಾಮಲೇದಾರರಿಗೆ ಈ ತಂಡದೊಡನೆ ಬರಲಾಗಲಿಲ್ಲ. ಮಹಾರಾಜರು ನಾವೆಯಲ್ಲಿ ಕುಳಿತು ಪಾದಳ್ಯಯ ಕಡೆಗಿರುವ ತೀರವನ್ನು ಸೇರಿದೊಡನೆ, ಪ್ರಾಂತಸಾಹೇಬರು, ಮಾಮಲೇದಾರರು, ಶೇಷಪ್ಪ ಹೊದಲಾದವರು ಸ್ವಾಗತಕ್ಕಾಗಿ ತೀರದಲ್ಲಿರಬೇಕೆಂದು ಗೊತ್ತಾಗಿತ್ತು.

ಸುತ್ತುಮುತ್ತೆಲಿನ ವಾತಾವರಣಾದಲ್ಲಿಲ್ಲ ನಿರೀಕ್ಷೆ ಸ್ವಂದಿಸುತ್ತಿರುವಾಗಲೇ ಎಂಟು ಕುದುರೆ ಸವಾರರು ಎತ್ತರವಾದ ಕಾರ್ತೇವಾಡಿ ಕುದುರೆಗಳ ಮೇಲಿಂದ ನದಿಯ ದಡದಲ್ಲಿಳಿದರು. ಅಲ್ಲಿದ್ದ ಜನರಲ್ಲ ಜಿಬಿಡಿಯಿಂದ ಮಹಾರಾಜರೇ ಬಂದರೆಂದು ಅವರನ್ನು ಸ್ವಾಗತಿಸಲು ಧಾವಿಸಿ ಬಂದು ನಿರಾಶರಾದರು. ಇನ್ನಿಧನ ತಾಸಿನಲ್ಲಿಯೆ

ಮಹಾರಾಜರ ಸವಾರಿ ಬರಲಿರುವರೆಂಬ ಸುಧಿ ಮಾತ್ರ ಮುಟ್ಟಿತು.

ದೂರದಿಂದಲೇ ಕುದುರೆ-ಸವಾರರನ್ನು ಕಂಡ ಪಾದಳ್ಯಾಯ ಜನರು ಮಹಾರಾಜರನ್ನು ಕೆಲ್ಲಂಬ ನೋಡಲು ಹಿಂಡು ಹಿಂಡಾಗಿ ಹೊರಟರು. ನಾವೆ ಬಂದು ನಿಲ್ಲುವ ವಾಡಿಕೆಯ ಮೆಟ್ಟು ಬಿಟ್ಟು ಹುದುಲೀಲ್ಲದ ಉಪ್ಪಿನ ಮಾಳಿಗಳ ಹತ್ತಿರ ಮಹಾರಾಜರನ್ನು ಇಳಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲಿಯೇ ಈಗ ಅಧಿಕಾರಿ ವರ್ಗದವರು ನೇರೆದರು. ಸಾಮಾನ್ಯರಿಗೆ ಈ ವ್ಯವಸ್ಥೆ ಗೊತ್ತಿರ್ದಿರಿಂದ ಅವರೆಲ್ಲ ವಾಡಿಕೆಯ ಹರಗೋಲ ಘಡಿಯ ಕಡೆಗೆ ಅವರಸರದಿಂದ ಒಡುತ್ತಿದ್ದರು.

ಮಹಾರಾಜರ ಕುದುರೆಯ ಗಾಡಿ ಆಚೆಯ ದಂಡನೆ ಬಂದು ನಿಂತಿತು. ತಮಗೆ ಸ್ವಾಗತೀಯಲು ಬಂದ ಜನರನ್ನು ಕಂಡು ಅವರು ಸೂಚಿಸಿದ ಮುಗುಳನಗೆ ದೂರದಿಂದಲೇ ಕಾಣಬಹುದಿತ್ತು. ನಿರೀಕ್ಷೆ ಹೊಟ್ಟ ವಿಶೇಷ ಶಕ್ತಿಯಿಂದ ಕೆಳ್ಳಿ ಎಲ್ಲವನ್ನೂ ನೋಡಬಲ್ಲವಾಗಿದ್ದವು. ಮಹಾರಾಜರ ಸ್ವಾಗತವನ್ನು ಸ್ವೀಕರಿಸಿ ನಾವೆಯ ಹತ್ತಿರ ಬಂದರು. ದೊಡ್ಡ ಗೃಹಸ್ಥರನ್ನು ಹೆಗಲ ಮೇಲೆ ಹೊಡಿಸಿಕೊಂಡು ನಾವೆಯಲ್ಲಿಂದು ಪಡ್ಡಿ ಅಲ್ಲಿ ರೂಢಿವಾಗಿದ್ದರಿಂದ ಅಂಬಿಗಳು ಮಹಾರಾಜರ ವಾಹನವಾಗಲು ಮುಂದೆ ಬಂದರು. ಆದರೇ ಮಹಾರಾಜರೇ ಅದಕ್ಕೂಪಲಿಲ್ಲ. ತಾವೇ ನಾವೆಗೆ ಸೇರಿಸಿದ ಸೇತುವೆಯ ಮೇಲಿಂದ ನಡೆದು ನಾವೆಯ ಮೇಲೆ ಬಂದು ನಿಂತರು.

ನದಿಯ ಪಾತ್ರ ಅಷ್ಟೇನೂ ದೊಡ್ಡದಾಗಿರಲೀಲ್ಲವಾದ್ದರಿಂದ ಅಂಬಿಗರು ಹುಟ್ಟು ಕಡೆಯುವ ಕಾರಣವೇನೂ ಇರಲಿಲ್ಲ. ಸಾಕಷ್ಟು ಹೊಸ ನೀರು ಬಂದಿತ್ತು; ಸೆಳಿಪೂ ಸಾಕಷ್ಟುತ್ತು. ಅಂಬಿಗರು ಸುಮುನ್ನೆ ನಿಂತಿದ್ದರೂ, ತೆರೆಗಳ ಮೇಲೆ ಉಯ್ಯಾಲೆಯಾಡುತ್ತ ನಾವೆ ಪ್ರವಾಹದ ವೇಗವನ್ನು ಹೆಚ್ಚು ಮಾಡಿತ್ತು. ನಾವೆ ಉಪ್ಪಿನ ವರಾಳಿಗಳಿರುವ ತಾಣದೆಡೆಗೆ ಸಾಗಿತು. ವುಹಾರಾಜರ ದರ್ಶನಾರ್ಪಣೆಯಿಂದ ಹರಗೋಲ ಘಡಿಯ ಹತ್ತಿರ ಸಮೃದ್ಧಿತರಾದ ಜನರಿಗೆ ಮಾತ್ರ ಇದರಿಂದ ತೀವ್ರವಾದ ನಿರಾಶೆಯಾಯಿತು.

ನಾವೆಯು ಉಪ್ಪಿನ ಮಾಳಿಗಳ ಹತ್ತಿರ ಬಂದಾಗ, ಅಂಬಿಗರ ಭರಮ ತನ್ನ ಹಸ್ತ ಕೌಶಲ, ಪ್ರಸಂಗಾವಧಾನ ಎಲ್ಲವನ್ನೂ ಏಕಾಲಕ್ಷೆ ಪ್ರಯೋಗಿಸಿ, ನೀರಿನ ಸೆಳಿವಿನಲ್ಲಿ ಸಿಕ್ಕ ನಾವೆಯನ್ನು ಸರ್ನೆ ದಂಡನೆ ತಿರುಗಿಸಿದನು. ದಂಡೆಯಲ್ಲಿದ್ದವರ ಜಯಫೋಷ ತೆರೆಗಳ ಸಪ್ಪಳದೊಂದಿಗೆ ಸ್ಥಧೆ ಹೂಡಿತು. ಕಹಳಿಯವನು ಬಿಟ್ಟಬಿಡದೆ ಕಹಳಿಯನ್ನಾದಿ ಮಹಾರಾಜರ ಆಗಮನ

ವಾರ್ತೆಯನ್ನು ದಶದಿಕ್ಕುಗಳಿಗೂ ಮುಟ್ಟಿದನು. ಬಜಂತ್ರಿಯ ಮೇಳದ ವಾದ್ಯಗಳೂ ಮೋಳಿಗಿದವು. ಪ್ರಾಂತಸಾಹೇಬರು ಕರವಸ್ತುವನ್ನು ಬೀಸಿ ಮಹಾರಾಜರ ಸ್ವಾಗತ ಕೋರಿದರು.

ಲುಪ್ಪಿನ ಮಾಳಿಗಳ ಹತ್ತಿರದ ನೆಲ ಒಣದಾಗಿರುವದೆಂದು ನಾವೆಯನ್ನು ಅಲ್ಲಿರುವ ಯೋಜನೆಯನ್ನು ಮಾಡಲಾಗಿತ್ತು. ಆದರೆ ನದಿಯ ಪ್ರವಾಹ ವಿಕ್ಷಿಪ್ತಪ್ರಾಣಿ ಹರಿದು ಬಂದದ್ದರಿಂದ ಇಲ್ಲಿಯ ನೆಲವೂ ಕೆಸರಿನಿಂದ ತುಂಬಿತ್ತು. ಮಹಾರಾಜರನ್ನು ಎಲ್ಲಿ ಇಳಿಸಬೇಕೆಂದು ಎಲ್ಲರಿಗೂ ದಿಗಿಲಾಯಿತು. ಅಂಬಿಗರ ಬಸಪ್ಪ ಮುಂದೆ ಬಂದು, ಮಹಾರಾಜರನ್ನು ಹೆಗಲ ಮೇಲೆ ಕರೆದುಕೊಂಡು ಹೋಗಬಹುದೆಂದು ಕಾರಭಾರಿಗೆ ಸೂಚಿಸಿದರು. ಆದರೆ ಮಹಾರಾಜರಿಗೆ ಮನಸ್ಸಿರಲಿಲ್ಲ. ಸ್ವಾರರು ಏರಿದ್ದ ಒಂದು ಕುದುರೆಯನ್ನು ತರಲು ಅವರೇ ಹೇಳಿದಾಗ ಎಲ್ಲರ ಚಿಂತೆಯು ದೂರಾಯಿತು.

ಚಾಂದ ಸ್ವಾರನು ಕೂಡಲೇ ತನ್ನ ಕುದುರೆಯ ಮೈ ಒರೆಸಿ ಧಡಿ ಹಾಕಿ ನಾವೆಯ ಹತ್ತರ ತಂದ, ಮಹಾರಾಜರು ನಾವೆಯಿಂದಿಳಿದು ಅದನ್ನೇರಿದರು. ಕುದುರೆ ಎರಡು ಹೆಚ್ಚೆ ಮುಂದೆ ಸಾಗಿರಬೇಕು. ಅಷ್ಟರಲ್ಲಿ ನದಿಯ ಪ್ರವಾಹದಲ್ಲಿ ತೇಲಿಬಂದ ಮುಳ್ಳನ ಪ್ರೋದೆಯೋಂದು ಅದರ ಕಾಲಿಗ ತೊಡಗಿಕೊಂಡಿತು. ಕುದುರೆ ಬೆದರಿ ಕಂಗಾಲಾಗಿ ಮುಂಗಾಲನ್ನೆತ್ತಿ ನಿಂತುಕೊಂಡಿತು. ಮಹಾರಾಜರು ಚಕ್ಕಿರಾಗಿ ಲಗಾಮು ಸೆಳೆದರು. ಪ್ರವಾಹದಲ್ಲಿದ್ದ ಸೆಳವಿನ ರಭಸ, ಜನರ ಗದ್ದಲ, ಕಹಳೆಯವರ ಕಂಗಾಟ ಇವುಗಳಿಂದ ಕುದುರೆ ಮತ್ತಪ್ಪು ಬೆದರಿ ಪ್ರವಾಹದತ್ತ ಜಿಗಿಯಿತು. ಮಹಾರಾಜರನ್ನು ಹೊದಲುಗೊಂಡು ಎಲ್ಲರೂ ಮುಂಗಾಣದಂತಾದರು.

ದಾದಾ ಆಗ ನಾವೆಯಲ್ಲಿ ಮಹಾರಾಜರ ಸಾಮಾನನ್ನಿಂಳಿಸುವ ಕೆಲಸದಲ್ಲಿದ್ದ ಮಾಹಾರಾಜರ ಕುದುರೆ ಹುಬ್ಬಾಟ ನಡಿಸಿದ್ದು ಅವನ ಕಣ್ಣಿಗೆ ಬಿತ್ತು. ಟಣ್ಣನೆ ನಾವೆಯಿಂದ ಜಿಗಿದು, ಕುದುರೆಯ ಮುಂದೆ ಬಂದು ನಿಂತು ಅದರ ಕಡಿವಾಣವನ್ನು ಹಿಡಿದುಕೊಂಡ. ಕುದುರೆ ಪ್ರವಾಹದಲ್ಲಿ ಜಿಗಿದದ್ದರಿಂದ ಅದರ ನೆಲೆ ಮುರಿದು ಈಸುವ ಸ್ಥಿತಿಯಲ್ಲಿತ್ತು. ದಾದಾ ಈಸುವ ಕುದುರೆಯನ್ನೇ ಹಿಡಿದು ದಂಡೆಯತ್ತ ತಿರುಗಿಸಿದ. ಮಹಾರಾಜರೂ ಕುದುರೆ ಹತ್ತುವುದರಲ್ಲಿ ಗಟ್ಟಿಗರಾದ್ದರಿಂದ ಈಸುವ ಕುದುರೆಯ ಬೆನ್ನನ್ನು ಬಿಟ್ಟರಲಿಲ್ಲ. ಅಂತೂ ದಾದಾನ ಪ್ರಸಂಗಾವಧಾನದಿಂದ ಕುದುರೆ ದಡ ಮುಟ್ಟಿತು. ಮಹಾರಾಜರು ದೊಡ್ಡದೊಂದು ಕುತ್ತಿನಿಂದ ಪಾರಾದರೆಂದು ಜನ ದಾದಾನನ್ನು ಹೋಗಳಿದರು.

ನಾವೆಯೋಳಗಿಂದಲೇ ಹೊತ್ತು ತಂದ ಕುದುರೆಯ ಗಾಡಿ ಮತ್ತೆ ಮಹಾರಾಜರ ಸಮ್ಮುಖಿಕ್ಕೆ ಬಂತು. ಆದರೆ ಮಹಾರಾಜರು ಅದರಲ್ಲಿ ಹೊರಡಲು ಒಪ್ಪಲಿಲ್ಲ. ಪಾದಾಚಾರಿಗಳಾಗಿಯೇ ತಮ್ಮ ಪ್ರಾರ್ಥಣೆ ವಾಡೆಯನ್ನು ಸೇರುವ ಆಸೆ ಅವರದಾಗಿತ್ತು. ವಾದ್ಯ ವೈಭವಗಳೊಂದಿಗೆ ಮಹಾರಾಜರನ್ನು ಕರೆತರಬೇಕೆಂದಿದ್ದ ಪಾದಳ್ಯಾಯ ಮಹಾಜನರಿಗೆ ಇಡರಿಂದ ನಿರಾಸೆಯಾಯಿತು. ಮಹಾರಾಜರು ನಡೆಯುತ್ತೇಲೇ ಪ್ರಾರ್ಥಣೆಯಾಗೇಬರು, ಮಾಮಲೇದಾರರು, ಬಾಳಾಚಾರ್ಯರು ಇವರೊಡನೆ ನಡೆದರು.

ದಾರಿಯಲ್ಲಿ ಹೋಗುತ್ತಿರುವಾಗ ಏನೋ ನೆನಪಾದವರಂತೆ ತಡೆದು, ಜೊತೆಗೆ ಬರುತ್ತಿದ್ದ ಬಾಳಾಚಾರ್ಯರಿಗೆ “ನಮ್ಮ ಕುದುರಿ ಲಗಾಮು ಜಗ್ಗಿ ಹಿಡಿದನಲ್ಲಾ ಆ ಹುಡುಗ ಯಾರು?” ಎಂದು ಪ್ರಶ್ನೆ ಮಾಡಿದರು.

“ಅವನ? ಅಂವಾ ನಮ್ಮ ಶಿಲೇದಾರ, ಮಹಾರಾಜ. ಅವನ ಇಟ್ಟ ಹೆಸರು ಭೀಮಸೇನ. ಆದರ ಗರಿಷಿಷ್ಟನೆಯವರು ದಾದಾ ಅಂತ ಕರೀತಾರ. ಅದೇ ಅವನ ಹೆಸರಾಗೇದ” ಎಂದರು ಆಚಾರ್ಯರು.

“ಅಂವಾ ಹುಸ್ತಿ ಆಡತಾನೇನು?” ಮತ್ತೆ ಪ್ರಶ್ನೆ ಬಂದಿತು.

“ಈ ಭಾಗದೋಳಗ ಅಂವಾ ಬೆಳ್ಳದ ಗಡಿ ವುಹಾರಾಜ” ಆಚಾರ್ಯರೆಂದರು.

“ಅಂತೂ ಪಾದಳ್ಯಾಯೋಳಗೂ ರತ್ನ ಅವ ಅಂದ್ವಾಂಗಾತು” ಎಂದು ಸಂತೃಪ್ತಿಯ ಮುಗುಳುನಗೆಯಿಂದ ಮಹಾರಾಜರು ನುಡಿದರು.

ಈ ಹೇಳಣಿಗಲೇ ಅವರು, ನೀರಗಸೆಯ ಬಳಿಗೆ ಬಂದಿದ್ದರು. ತುಂಬಿದ ಕೊಡಗಳನ್ನು ಹೊತ್ತು ನಿಂತ ಮುತ್ತೆದೆಯರು ಮಹಾರಾಜರ ಪಾದಗಳಿಗೆ ಅಭಿಪ್ರೇಕವಾಗುವಂತೆ ಆಗಸೆಯ ತುಂಬ ನೀರು ಸುರುವಿದರು. ಹೊದಮೊದಲು ಮಹಾರಾಜರಿಗೆ ಈ ಸಾಗತ ಅಸಹ್ಯವಾಗಿತ್ತು. ಆದರೆ ಉಂಟಾಗಿದ್ದರು. ಹಜ್ಜಿ ಆರತಿ ಬೆಳಿಗಿದಾಗ ಮಾತ್ರ ಮಹಾರಾಜರ ಹೃದಯಲ್ಲಿ ಯಾವುದೋ ಭಾವನೆಯ ತರೆಯೋಂದು ಉಮ್ಮುಳಿಸಿ ಬಂದು ಅವರ ಕಣ್ಣಗಳನ್ನು ಒದ್ದೆ ಮಾಡಿತು.

ಗೋಪಾಲಕೃಷ್ಣನ ಗುಡಿಗೆ ಬಂದಾಗ ದೇವರ ದರ್ಶನಕ್ಕೆ ಒಳಗೆ ಹೋಗಲೇಬೇಕಾಯಿತು. ಹತ್ತು ರೂಪಾಯಿ ಕಾಣಿಕೆಯಿತ್ತು ಮರಳಿದರು. ತೀರ್ಥಾಶ್ರಾದ್ಧಕ್ಕಿಂದು ಜನರನ್ನು ಕರೆದುಕೊಂಡು ನದಿಗೆ ಹೋದ ನಾರಾಯಣಾಚಾರಿಗೆ ಈ ಸುದ್ದಿಯನ್ನು ಕೇಳಿ ಕೆಡುಕೆನಿಸಿತು. ಗುಡಿಯ

ಮೂಜಾರಿಯಾದ ತಾನು ಗುಡಿಯಲ್ಲಿದ್ದಿದ್ದರೆ ತನಗೂ ಹತ್ತುರೂಪಾಯಿ ದಕ್ಷಿಣ ಸಲ್ಲಬಹುದಿತ್ತೇಂದು ಹಲುಬಿದನು. ಮೇಲಾಗಿ ಇನ್ನೂ ಹೆಚ್ಚಿನ ಸಂಕಟವೆಂದರೆ ತಾನಿಲ್ಲದಾಗ ಬಾಳಾಚಾರ್ಯರು ಗುಡಿಯಲ್ಲಿದ್ದಿದ್ದು. ಮುಂದೆ ಎಂಟಾನೆಂಟು ದಿನಗಳವರೆಗೆ ಅವನಿಗೆ ಇದೊಂದೇ ಕನವರಿಕೆಯಾಗಿತ್ತು.

ಮಹಾರಾಜರು ಅಲ್ಲಿಂದ ವಾಡೆಯ ಸಮೀಪದ ಬಯಲಿಗೆ ಬಂದರು. ಅಲ್ಲಿಂದಲೇ ಸಾಲೆ, ಚಾವಡಿ ಇವುಗಳನ್ನು ನೋಡಬಹುದಾಗಿತ್ತು. ಸಾಲೆಯಲ್ಲಿ ಕಟ್ಟಿದ ಗುಡಾರಗಳನ್ನು ಕಂಡು ಅದೇನೆಂದು ಕೇಳಿದರು.

“ಮಾಮಲೇದಾರರ ಕ್ಷಾಂಪು ಉರಾಗ ಅದ ಮಹಾರಾಜ. ಬಾಳಾಚಾರ್ಯರು ಸೂಜ್ಞವಾಗಿ ಉತ್ತರವಿತ್ತರು.

“ಮಾಮಲೇದಾರರು ಸಾಲಿಯೋಳಗೆ ಇಳದರ, ಹುಡುಗರು ಎಲ್ಲೆ ಹೋಗಬೇಕು?” ಮುಗುಳನಗೆಯಿಂದಲೇ ಸಹಜವಾಗಿ ಮಹಾರಾಜರು ಜೀಷ್ಣೆ ಮಾಡಿದರು. ಆದರೆ ಅದರ ಪರಿಣಾಮವಾಗಿ ಹತ್ತರ ನಿಂತಿದ್ದ ಮಾಮಲೇದಾರರ ಮುಖ ಗುರುತುಹತ್ತದಪ್ಪು ಕಪ್ಪಾಗಿತ್ತು.

ಮಾಮಲೇದಾರರ ಪತ್ತಿ ರುಕ್ಕಿಂಬಾಯರು ಸಾಲೆಯ ಕಡಿಕೆಯೋಳಗಿಂದಲೇ ಮಹಾರಾಜರನ್ನು ನೋಡುತ್ತ ನಿಂತಿದ್ದರು. ರೇಶಿಮೆಯ ಜರದಂಚಿನ ಪಟಕ, ಶುಭ್ರವಾದ ನಿಲುವಂತಿ, ಕಾಲಲ್ಲಿಯ ಜರದ ಜಡಾವು, ಆಜಾನುಬಾಹುವಾದ ದೇಹ ಇವುಗಳನ್ನು ನೋಡಿ, ಮನಸ್ಸಿನಲ್ಲಿಯೇ, “ಅದಕ ರಾಜಾ ಆಗ್ನಾನವಾ!” ಎಂದು ಅಂದುಕೊಂಡರು. ಆದರೆ ಅವರ ಬದಿಗೆ ನಿಂತ ತಮ್ಮ ಯಜಮಾನರು ಮಾತ್ರ ಸತ್ಯಪ್ರೀಣರಾಗಿ ಕಂಡರು. ಮಾಮಲೇದಾರರ ದರ್ಶನ ಒಂದು ಅಂಶವೂ ಅವರಲ್ಲಿರಲ್ಲ. ಹಿಂಡು ಜನರಲ್ಲಿ ಅನಾಮಧೇಯನಂತೆ ತನ್ನ ಗಂಡ ನಿಂತದ್ದನ್ನು ಕಂಡು ಅವರಿಗೆ ಅಸಮಾಧಾನವೇನಿಸಿತು. ಮಹಾರಾಣೆಯೂ ಬಂದಿದ್ದರೆ ತನಗೆ ಅವಳ ಪರಿಚಯ ಮಾಡಿಕೊಡುವದಾಗಿ ಜಂಬ ಕೊಜ್ಜಿದವರು, ಆಜ್ಞಾತ ಅತಿಥಿಯಂತೆ ಮಳೀನರಾಗಿ ನಿಲ್ಲಬೇಕೆ?

ಪ್ರಾಂತಸಾಹೇಬರು ಮಹಾರಾಜರನ್ನು ವಾಡೆಯವರೆಗೆ ಕೊಳಿಸಿ ಅಪ್ಪಬೇಯನ್ನು ಪಡೆದು ಕ್ಷಾಂಪಿಗೆ ಮರಳಿದರು.

ಶೇಷಪ್ಪನ ಕ್ಷಾಂಪು ಅಲ್ಲಿಯೇ ಇತ್ತು. ಇಂದು ಅವನಿಗೆ ಪ್ರಾಂತಸಾಹೇಬರ ಕ್ಷಾಂಪಿನ ಕಾರಕನೆಯೊಡನೆ ಪಂಕ್ತಿಲಾಭವಿತ್ತು. ಪ್ರಾಂತಶೀರ್ಸೇದಾರ ಜಕ್ಕಪ್ಪನವರು, ಜವಾಬನಿಶಿಕಾರಕೊನರಾಗಿದ್ದಾಗಲೇ ಶೇಷಪ್ಪನ ಸಲಿಗೆ ಅವರೊಡನೆ ಬೆಳೆದುಬಂದಿತ್ತು. ಹತ್ತಿರ ಎಲ್ಲಿಯಾದರೂ ಕ್ಷಾಂಪು ಕೂಡಿದರೆ ಶೇಷಪ್ಪನಿಗೆ

ಆಮಂತ್ರಣವಿದ್ದೇ ಇರುತ್ತಿತ್ತು. ಈಗಂತೂ ಶೇಷಪ್ಪನಿಂದೆ ಸರಬರಾಯಿ ಅಂದಮೇಲೆ ಆಮಂತ್ರಣವಿದ್ದೇ ಇರುತ್ತಿತ್ತು.

ಶೇಷಪ್ಪ ಅವಸರದಿಂದಲೇ ಬಂದು ಜಕ್ಕಪ್ಪನವರನ್ನು ಕಂಡಿದ್ದು ಅವರು ಉಟ್ಟಿದ್ದಿಲ್ಲಿದ್ದರೂ ಬಿಡಲಿಲ್ಲ. ಗೌಡರ ವಾರಸಾ ಚೌಕತಿಯನ್ನು ಈ ಕ್ಷಾಂತಿನಲ್ಲಿಯೇ ಮುಗಿಸಿಬಿಡಬೇಕೆಂದು ಅವನ ಆಗ್ರಹ. ಅಡಿಗೆಯ ಸುಭೂರಾಯ ಬಹಳ ಅವಸರಿಸಿದ್ದರಿಂದ ಜಕ್ಕಪ್ಪನವರು ಏನೂ ಮಾತಾಡದೆ ಉಟ್ಟಿದ್ದರು.

ಉಟ ತೀರಿಸಿಕೊಂಡು ದಪ್ಪರಗಳನ್ನೆಲ್ಲ ಪಟ್ಟೀವಾಲನ ಕಡೆಯಿಂದ ಹೊರಿಸಿಕೊಂಡು ಬಂದು ಜಕ್ಕಪ್ಪನವರು ದಿಂಬಿಗೊರಗಿದಾಗ ಮಾತಾಡಲು ಪುರುಷೋತ್ತಾಯಿತು. “ಮತ್ತ ಜಕ್ಕಪ್ಪನವರ, ಕುಲಕರ್ಮ ಪಾಳಿ ನೇಮಣಾಕಿ ಶ್ಯಾಮರಾಯಗ ಆಗಬಾರದೂ ಅಂತ ಉರ ಜನರು ಅರ್ಚಿ ಕೊಟ್ಟಾರಲ್ಲ. ಅದನ್ನು ಚೌಕತಿಗಡಿತೀರೇನು?” ಎಂದು ಶೇಷಪ್ಪ ಆತುರದಿಂದಲೇ ಕೇಳಿದ.

“ಆ ಅರ್ಚಿನ ಸ್ವತಃ ಸಾಹೇಬರು ತಮ್ಮ ಪರ್ವನಲ್ಲ ಘಾಯಿಲಿನಾಗ ಇಟಗೊಂಡಾರೋ ಶೇಷಪ್ಪ. ಸಿಕ್ಕಾಂಗ ಮಾಡಲಿಕ್ಕೆ ಇಂಥಾ ಏನು ದೇಶೀಸಾಹೇಬ ಅಂತ ತಿಳಿಕೊಂಡೇ ಏನು? ಮೊದಲ ಮೊಸಬು, ಅದರಾಗ ಮಹಾಕಾಯದೇಶೀರ ಇದ್ದಾನ. ಮೂಕಿ ಅರ್ಚಿ ಸ್ವತ ಸ್ವತಃ ಚೌಕತಿ ಮಾಡತಾನಂತ. ಸರಕಾರದ ತರ್ಫೆ ನೇಮಣಾಕಿ ಆಗಬೇಕೊಂತ ಸಾಹೇಬ ಶರಾ ಬರದಾ ಅಂದರ ತೀರಿತು. ತಾಬಡತೋಬ ನೋಟ ಹಾಕಿ ನಿನ್ನ ನೇಮಣಾಕಿ ಆಗೋವಂತೆ ಮಾಡತೀನಿ, ಆತಿಲ್ಲೋ?” ಜಕ್ಕಪ್ಪ ವರಪ್ರದಾನ ಮಾಡಿದ. “ಆದರ ಅರ್ಚಿಗೆ ಸಹಿ ಹಾಕಿಸಿದವರ ಜವಾಬು ಕೊಡಸೋ ತಯಾರಿಸೂ ಇದು. ಅದನ್ನೂ ಸಾಹೇಬ ಚೌಕತಿಗೆ ತೋಗೋಬಹುದು” ಎಂದು ಅಗಕ್ಕೆದ ಸಲಹೆಗಳನ್ನು ಕೊಡಲು ಮರೆಯಲಿಲ್ಲ.

ಶೇಷಪ್ಪನಿಗೆ ಎಲ್ಲಿಲ್ಲದ ಉತ್ಸಾಹ ಬಂದಿತು. ಅಲ್ಲಿಂದೆದ್ದು ಪಾರ್ವತೀಪ್ಪನ ಮನೆಗೇ ಬಂದ. “ವಾರಸಾ ಅಪೀಲಿನ ಚೌಕತಿ ಇದೇ ಕ್ಷಾಂತಿನಾಗ ಮುಗಸತಾರಂತ. ಆದರ ಒಂದುಮಾತು. ಶ್ಯಾಮರಾಯನ ನೇಮಣಾಕಿ ಚೌಕತಿನೂ ಆಗೋದದ. ಆಗ, ರ್ಯಾತರಿಂದ ನಾ ಹೇಳಿಂದಾಗ, ನೀವು ಖಿಂಡತುಂಡ ಜವಾಬ ಕೊಡಿಸಬೇಕು. ಇವೋತ್ತ ರಾತ್ರಿ ರ್ಯಾತರನ್ನೆಲ್ಲ ಕರೆಸಿ ಹೇಳಿ ಇಡ್ಡಿ” ಎಂದು ಹೇಳಿ ಅಲ್ಲಿಂದ ಚಾವಡಿಗೆ ಬಂದ.

ಚಾವಡಿಯಲ್ಲಿ ಇನ್ನೊಂದು ಸಂಗತಿ ತಿಳಿಯಿತು. ಬರಗಾಲದಲ್ಲಿ ತಗಾಯಿ ಸಾಲವನ್ನು ಪಡೆದವರನ್ನು ಚಾವಡಿಯಲ್ಲಿ ಅಂದು ಸಂಚಯೇ ಕೊಡಿಸಬೇಕೆಂದು ಪ್ರಾಂತಸಾಹೇಬರ ಹುಕುಮು ಬಂದಿತ್ತು. ಅಂದು ಸಂಚಯೇ ಪ್ರಾಂತಸಾಹೇಬರು

ತಗಾಯಿ ಸಾಲದ ವಿಚಾರಣೆಯನ್ನು ನಡೆಸುವವರಿದ್ದರು. ಶೇಷಪ್ಪನಿಗೆ ನಡುಗು ಮಣಿತು. ತಗಾಯಿ ಸಾಲದ ವಿಶರಣೆಯ ಲೆಕ್ಕಾವನ್ನು ಕೇಳಿದರೆ ಏನು ಮಾಡಬೇಕೆಂದು ತಿಳಿಯದಾಯಿತು.

ಅಂದು ಸಂಚೆ ವಿಚಾರಣೆ ನಡೆದಾಗ ಶೇಷಪ್ಪನ ಕೈಚಳಕೆವೆಲ್ಲ ಹೊರಬೀಳುವಂತಾಯಿತು. ಸಾಹೇಬರು ರೈತರೆಬೊಬ್ಬರನ್ನಾಗಿ ಕೇಳುತ್ತ ಅವರು ಹೇಳಿದ್ದನ್ನೆಲ್ಲ ಬರೆದಿಟ್ಟುಕೊಂಡರು. ರೈತರು ಹೇಳಿದ ಅಂಂತೆ ಸರಕಾರಿ ಲೆಕ್ಕಾದಲ್ಲಿ ಕಾಣಿಸಿದ ಅಂಕಿಗಿಂತ ನೂರಕ್ಕೆ ಇಪ್ಪತ್ತರಷ್ಟು ಕಡಿಮೆ ಇರುವದು ಕಂಡು ಬಂದಿತು. ಶೇಷಪ್ಪ ಅದರ ಬಗ್ಗೆ ಒಂದು ಕರೆಯನ್ನೇ ಕಟ್ಟಿದ. “ತಗಾಯಿ ಸಾಲಕ್ಕೆ ಜಾಮೀನ ಕೊಡಲಿಕ್ಕೆ ಗತಿ ಇಲ್ಲದ ಬಡವರಿಗೆ, ರಕ್ಮನೋಳಗಿಂದ ನೂರಕ್ಕೆ ಇಪ್ಪತ್ತರಂತೆ ಸಾಲು ಕೊಡಲಿಕ್ಕೆ ಉಂಟಾಗಿ ಹಿರೇರೆಲ್ಲ ತಿಳಿಸಿದ್ದರು. ಅದಕ್ಕೆ ಈ ರೈತರಿಗೆ ಅಷ್ಟು ಹಣ ಕಡಿಮಿ ಬಂದದ” ಎಂದು ಹೇಳಿಬಿಟ್ಟು.

ಆದರೆ ಇದನ್ನೆಲ್ಲ ಕೇಳುತ್ತ ಕುಳಿತೆದ್ದ ಮೂಲಿಮನಿ ಜಂಬಣ್ಣ ಎದ್ದನಿಂತು “ಹುಲಕಣ್ಣಾರು ಹೇಳಿದ್ದು ಎಲ್ಲ ಸುಖ್ಯ ಏತಿರಿ. ಬಾಳಾಚಾರನ್ನು ಕೇಳಿರಿ ಬೇಕಾರ. ತಗಾಯಿ ಸಾಲದ ರಕ್ಮನ್ನಾಗಿ ಸರಬರಾಯಿ ಖಚು ಮುರಕೊಂಡು ನಮಗೆ ಹಣ ಕೊಟ್ಟಾರ್ತಿ” ಎಂದು ಶೇಷಪ್ಪನನ್ನು ಬಯಲಿಗೆಳಿದ.

ಮುಂದೆ ವಿಚಾರಣೆ ಇನ್ನೂ ಸೂಕ್ತವಾಯಿತು. ಬರಗಾಲದ ಕಾಮಗಿರಿ ಕೆಲಸವನ್ನು ಪ್ರಾರಂಭಿಸಲು ಕೊಟ್ಟ ಅರ್ಜಿಗೆ ಸಹಿ ಮಾಡಿದವರು ಯಾರಾರೆಂಬುದನ್ನು ತಿಳಿದುಕೊಳ್ಳಬೇಕಾಗಿತ್ತು. ಅವರಿಗೆಲ್ಲ ಎದ್ದು ನಿಲ್ಲಲು ಆಷ್ಟುಯಾಯಿತು. ಸಹಿ ಮಾಡಿದ್ದರೆ ಒಬ್ಬ ರೈತ ಎದ್ದು ನಿಂತದ್ದರಿಂದ ಸಾಹೇಬರೇ ಕಾರಣ ಕೇಳಬೇಕಾಯಿತು.

“ಅದ್ದಾಕ್ಕಿ ಯಪ್ಪ, ನಾನೂ ಬಟ್ಟು ಒತ್ತಿನರಿ” ಎಂದವನು ಹೇಳಿದ.

“ಶಾಮುರಾಯನ ನೇಮಣಾಕಿ ಆಗಬಾರದು ಅಂತ ಕೊಟ್ಟ ಅರ್ಜಿಗೆ ನೀನು ಬಟ್ಟು ಒತ್ತಿದಿ?” ಎಂದರು ಸಾಹೇಬರು.

ಆ ರೈತ ಬೆಂಜ್ಜಿ ಬಿದ್ದ. “ಭೇ ತಗೀರಿ, ಶಾಮುರಾಯ ಕಾಕ ನಮಗೇನ ಕೆಡಕ ಮಾಡ್ದಾರೆಂತ ಅವರ ಮ್ಯಾಗ ಅರ್ಜಿ ಕೊಡಾಕ ಹೋಗೊನು? ಬರಗಾಲದಾಗ ಜನಕ್ಕ ಕೆಲಸಾ ಕೊಡಲಾಕ ಅರ್ಜಿ ಏತಿ, ಸಹಿ ಮಾಡಂದರು. ಮಾಡಿದಿವಿ” ಎಂದು ಆ ರೈತ ಸತ್ಯಸಂಗಠಿಯನ್ನು ಹೇಳಿಬಿಟ್ಟು.

ಆಗ ಶಾಮುರಾಂತರನ ವಿರುದ್ಧ ಕೊಟ್ಟ ಅರ್ಜಿಗೆ ಸಹಿ ಮಾಡಿದವರಾರೆಂಬುದನ್ನು ನೋಡಿದಾಗ ಹತ್ತು ಜನರ ಹಸರುಗಳು ಸಿಕ್ಕಿವು.

ಅದರಲ್ಲಿ ಗೌಡಿತಿ ಪಾರ್ವತೆಷ್ವನ ಹೆಸರೂ ಬಂದಾಗಿತ್ತು. ಅವಳನ್ನು ಚೋಕಿಗೆ ಕರೆಸಬೇಕೆಂದಾಗ ಭಾಳಾಚಾರ್ಯರೇ ಬೇಡವೆಂದರು. ಸಾಹೇಬರು ಗೌಡಿತಿಯ ಮನೆಗೆ ಹೋಗಿ ವಿಚಾರಿಸಲು ಒಪ್ಪಿಕೊಂಡರು.

ಸಾಹೇಬರು ತನ್ನ ಮನೆಗೆ ಬಂದದ್ದು ನೋಡಿ ಗೌಡಿತಿಗೆ ಹಷ್ಟಾಯಿಲು. ಶೇಷಪ್ಪನ ಉಪಕಾರಕ್ಕೆ ಮನದಲ್ಲಿಯೇ ವಂದನೆ ಸಲ್ಲಿಸಿದಳು. ಆದರೆ ಈ ಸಂಶೋಧ ಬಹಳ ಹೊತ್ತಿನವರಿಗೆ ಉಳಿಯುವಂತಿರಲ್ಲ. ಸಾಹೇಬರು ಲೋಡಿಗೆ ಆತು ಹುಳಿತು “ಶ್ಯಾಮರಾಯನ ನೇಮಣಾಕಿ ಆದರೆ ಉರಿಗೆಲ್ಲಾ ಕೇಡು. ಜನರ ನಾಲಿಗೆಗೆ ಅವಕಾಶ ಕೊಟ್ಟಂತಾಗುವದು. ಈ ಎಲ್ಲಾ ಮಜಕೂರು ತುಂಬಿದ ಅರ್ಜಿಗೆ ನೀವೇ ಸಹಿ ಮಾಡಿದಿರಾ? ಎಂದು ಹೇಳಿದರು.

ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂದು ತಿಳಿಯದೆ ಗೌಡಿತಿ ಸುಮ್ಮಾನಾದಳು. “ಗಾಬರಿಯಾಗುವಂಥಾದ್ದೇನಿಲ್ಲ. ನಿಮಗೆ ತಿಳಿದದ್ದನ್ನು ಹೇಳಬಹುದು” ಸಾಹೇಬರು ಶಾಂತರಾಗಿಯೇ ಹೇಳಿದರು.

ಗೌಡಿತಿ ಉತ್ತರ ಹೇಳಲೇಬೇಕಾಯಿತು. “ನಾ ಏನು ಅರ್ಜಿ ಬರದಾಕ್ಕಲ್ಲ, ದೃವದವರಿಗೆಲ್ಲಾ ಆ ನೇಮಣಾಕಿ ಆಗಬಾರದು ಅಂತ ಅನಿಸಿತೆಂತ. ದೃವದವರನ್ನು ಬಿಟ್ಟಿರಬಾರದೂ ಅಂತ ಅರ್ಜಿಗೆ ನಾ ಬಟ್ಟ ಒತ್ತಿದ್ದು ಕರೆ. ನಮ್ಮ ಬಿರಾದಾರ ಜನರೂ ಬಟ್ಟ ಒತ್ತಿದ್ದೂ ಕರೆ” ಎಂದು ಹೇಳಿದಳು.

ಸಾಹೇಬರ ಮುಖ ಸಿಟ್ಟಿನಿಂದ ಕೆಂಪಾಯಿತು. ಈ ಪ್ರಕರಣದ ಹಿಂದಿನ ಕವಟ ನಾಟಕವನ್ನು ಅವರು ಉಹಿಸಿದ್ದರು. ಆದರೆ ಇದ್ದೂ ತಿಳಿದುಕೊಳ್ಳುವದಿತ್ತು. ಅರ್ಜಿ ಬರೆದ ವೆಂಕೆಳ್ಳಿಮಾಸ್ತರನನ್ನು ಹಾಜರಪಡಿಸಲು ಹೇಳಿ ತಮ್ಮ ಕ್ಷಾಂಪಿಗೆ ನಡೆದರು.

ವೆಂಕೆಳ್ಳಿಮಾಸ್ತರ ನಡಗುತ್ತೆಲೇ ಸಾಹೇಬರ ಮುಂದೆ ಬಂದು ನಿಂತ. ಕಣ್ಣಿಗಳಲ್ಲಿ ನೀರು ಸುರಿಯುತ್ತಿತ್ತು. ಅವನೆಂದೂ ಇಂಥ ವಿಚಾರಣೆಗೆ ಬಂದವನಲ್ಲ. ಈ ಅನುಭವ ಹೊಸದಾಗಿದ್ದುದರಿಂದ ಅವನು ಸಂಪೂರ್ಣ ಭಯಗ್ರಸ್ತನಾಗಿದ್ದ.

“ಅರ್ಜಿ ಬರೆಯಲು ನಿನಗೆ ಹೇಳಿದವರು ಯಾರು?” ಸಾಹೇಬ ಗುಡುಗಿದ.

ಗುಡುಗಿನಂಥ ಪ್ರಶ್ನೆಯನ್ನು ಕೇಳಿ ವೆಂಕೆಳ್ಳಿಮಾಸ್ತರ ದನಿ ತೆಗೆದು ಅಳಹತ್ತಿದ್ದ. “ಸಾಹೇಬರ ಖಿರೇ ಹೇಳತೀನರಿ. ನನ್ನ ಮಕ್ಕಳ ಆಣಿ ಅಂದರೂ ಖಿರೆ ಹೇಳತೀನಿ. ನಾ ಬಡವರಿ. ಖಿರೇ ಹೇಳದಿದ್ದರ ನನ್ನ ನಾಲಿಗೆ ಕೊಯಿರಿ. ಖಿರೆ ಹೇಳತೀನರಿ, ಮಕ್ಕಳೊಂದಿಗ್ಗಾ, ಹೊಟ್ಟಿ ಇದನ್ನ ಮಾಡಿಸಿತು. ಖಿರೇ ಹೇಳತೀರಿ” ಬೆನ್ನಮೇಲೆ ಬೀಳುವ ಹೊಡೆತಗಳನ್ನು ತಪ್ಪಿಸಿಕೊಳ್ಳುವವನಂತೆ ಮಾಸ್ತರ ಹೇಳಿದ

ಮಾತನ್ನೇ ಮತ್ತೆ ಮತ್ತೆ ಹೇಳಹತ್ತಿದ್.

“ಅದೇ, ಅಚ್ಚೇ ಬರೆಯಬೇಕೆಂದು ಯಾರು ಹೇಳಿದರು?” ಮತ್ತೆ ಪ್ರಶ್ನೆ ಬಂತು.

“ಹೇಳತೀನರಿ ಸಾಹೇಬ, ಹೇಳತೀನಿ, ಶೇಷಪ್ಪ ಹೇಳಿದರು. ನಾ ಬರೆದೆ. ಅವರು ಹೇಳಿದಂತೆ ನಾ ಅಚ್ಚೆ ಬರದೀನಿ. ಒಂದು ಶ್ಯಾಮರಾಯನ ವಿರುದ್ಧ ಅಚ್ಚೆ ಬರೆಸಿದರು. ಅದರೊಳಗಿನ ಸಹಿಗೆ ದಸ್ತೂರ ಮಾಡಿದೆ. ಇನ್ನೊಂದು ಬಿಳೀ ಕಾಗದಕ್ಕೂ ದಸ್ತೂರ ಮಾಡಿದೆ. ಮುಂದ ಬಟ್ಟು ಬತ್ತಿದ ಬಿಳೀ ಕಾಗದಾನ ಶ್ಯಾಮರಾಯನ ವಿರುದ್ಧ ಇದ್ದ ಅಚ್ಚಿಗೆ ಶೇಷಪ್ಪ ಜೋಡಿಸಿದರು.” ಎಂದು ಹೇಳಿ ಮತ್ತೆ ಅಳಹತ್ತಿದ್.

ಗಿಬ್ಬನ್ ಸಾಹೇಬರಿಗೆ ವೆಂಕಟ್ಲಾಮಾಸ್ತರನ ದೈನಾವಸ್ಥೆಯನ್ನು ನೋಡಿ ಕನಿಕರವೆನಿಸಿತು. ನಗೆಯೂ ಬಂತು. ಅವನ ದುಃಖವನ್ನು ಮರೆಸುವದಕ್ಕಾಗಿಯೇ “ನಿನ್ನ ಉದ್ಯೋಗವೇನು?” ಎಂದು ಕೇಳಿದರು.

“ಉದ್ಯೋಗವೇ? ಗಾವಲಿಸಾಲಿ ನಡಸತೀನರಿ. ತಿಂಗಳಿಗೆ ಐದಾರು ರೂಪಾಯಿ ಫೀ ಬರತದರಿ. ಸುಗ್ರೀ ದಿನದಾಗ ಹೊಲಕ್ಕು ಹೋಗಿ ಸೋಡ-ಸೋಪ್ಪಿ ತಂದದ್ದು ನಾಲ್ಕು ಬೀಲ ಜ್ವಾಳಾ ಮಾಡಿಕೊತೀನರಿ. ಶೇಷಪ್ಪನ ಆಶ್ರಯ ತಪ್ಪಿದ ರ್ಯಾತರು ಹೊಲದೊಳಗ ಕಾಲ ಹಾಕಗೊಡೂಡುಲ್ಲ ಅಂತ ಅವರ ಮಾತ ಕೇಳಿ ಅಚ್ಚೆ ಬರೆದನರಿ. ಹೀಗ ಅವರವರ ಕ್ಯಾಯಾಗ-ಭಾಯಾಗ ಓಡಾಡಿ ಹೊಟ್ಟೀ ತುಂಬಿಕೊಳ್ಳೋದೇ ನನ್ನ ಉದ್ಯೋಗರಿ” ಎಂದು ಹೇಳಿ ಕಣ್ಣೆಲ್ಲಿರಿಸಿಕೊಂಡ.

ಸಾಹೇಬರು ಅವನನ್ನು ಬಿಡುಗಡೆ ಮಾಡಿದರು. ಅವರ ಮನಸ್ಸಿಗೂ ಸಾಕಷ್ಟು ವ್ಯಧೆಯಾಗಿತ್ತು. ಈಗಲೇ ಏನೂ ನಿರ್ಣಯವನ್ನು ಹೇಳಲು ಬರದಂತಿತ್ತು. ಸಭೆಯನ್ನೂ ಮುಗಿಸಿ ಎದ್ದಾಗ ಅವರ ಮುಖಿದಿಂದಲೂ ನಿಟ್ಟುಸಿರು ಹೊರಬಿದಿತ್ತು.

೨೨

ಮಹಾರಾಜರಿಗೆ ತಮ್ಮ ಪೂರ್ವಜರ ಉರಸನ್ನೇಲ್ಲ ಕಣ್ಣಟ್ಟ ನೋಡಬೇಕಾಗಿತ್ತು. ಅವರ ವಂತ ಜನ್ಮ ತಾಳಿ ಬೆಳೆದು ಬಂದಿದ್ದು ಪಾದಳ್ಳಿಯಲ್ಲಿಯೇ ಎಂಬ ಮಾತನ್ನು ಅವರು ಮರೆತಿರಲ್ಲಿ. ಪಾದಳ್ಳಿಯ ಸುತ್ತಮುತ್ತಲಿನ ನೆಲ ಅವರ ಪೂರ್ವಜರು ಪಾದಾಕ್ರಾಂತ ಮಾಡಿಕೊಂಡ ಭೂಮಿಯಾಗಿತ್ತು. ಲಕ್ಷ್ಮೀಬಾಯಿಯ

ಶಾತೆಗಿದ್ದ ಜಮೀನುಗಳೆಲ್ಲ ಈಗ ಮಹಾರಾಜರ ವಶಕ್ಕೆ ಬಂದಿದ್ದವು. ಈ ಸಂಗತಿ ಮಹಾರಾಜರಿಗೆ ಖಾತಿಹಾಸಿಕ ಮಹತ್ವಪೂರ್ಣದ್ವಾಗಿ ಕಂಡಿತ್ತು. ಪಾದಭ್ರಯ ತವರು—ನೇಲವನ್ನು ನೋಡಿದಾಗ ಅವರ ಹೃದಯದ ಅವೃತ್ತ ಭಾವನೆಗಳೆಲ್ಲ ಉಚ್ಚಿಬಂದಿದ್ದವು. ತಮ್ಮ ವಶಕ್ಕೆ ಬಂದ ಜಮೀನುಗಳಲ್ಲಿ ಅಡ್ಡಾಡಿ ಕಣ್ಣ ತ್ವೀಕಿಯನ್ನು ಕಳೆದುಕೊಳ್ಳಬೇಕೆಂದು ಅವರಿಗೆ ಆಸೆಯಾಯಿತು.

ತಮ್ಮ ಜೊತೆಗೆ ಗಿಬ್ಬನ್ ಸಾಹೇಬರೂ ಬರಬೇಕೆಂದು ಅವರ ಇನ್ನೊಂದು ಪ್ರಬುಳವಾದ ಆಸೆಯಾಗಿತ್ತು. ಮರುದಿನ ರವಿವಾರವಾದ್ದರಿಂದ ಗಿಬ್ಬನ್ ಸಾಹೇಬರಿಗೆ ಕಚೇರಿಯ ಕಾಟವಿರಲಿಲ್ಲ. ಅಡ್ಡಾಡುವದರ ಜೊತೆಗೆ ಬೇಟೆಯಾಡಿ ಒಂದರಡು ಚಿಗರೆಗಳನ್ನು ಹೊಡೆದು ತಂದರಾಯಿತೆಂದು ಮಹಾರಾಜರು ತಿಳಿಸಿದಾಗ ಗಿಬ್ಬನ್ ಸಾಹೇಬರು ಸಂತೋಷದಿಂದ ಒಪ್ಪಿಕೊಂಡರು. ಗಿಬ್ಬನ್ ಸಾಹೇಬರಿಗೆ ಈ ದೇಶವೆಲ್ಲ ಹೊಸದು. ಇಲ್ಲಿಯ ರೀತಿನಿಂತಿಗಳನ್ನೂ, ದೇಶದ ವಿಚಿತ್ರ ಸೌಂದರ್ಯವನ್ನೂ ನೋಡಬೇಕೆಂದು ಅವರಿಗೂ ಒಳಗಿಂದೊಳಗೇ ಕುತೂಹಲವಿತ್ತು.

ಮರುದಿನ ಬೇಳೆಗೆ ಉಪಹಾರ ತೀರಿಸಿಕೊಂಡು ಎಂಟುಗಂಟೆಯ ಹೊತ್ತಿಗೆ ಇಬ್ಬರೂ ತಂತಮ್ಮ ಕುದುರೆಗಳನ್ನೇರಿ ಸಿದ್ಧರಾದರು. ಮಹಾರಾಜರು ಸ್ವತಃಬೇಟೆಗೆ ಹೋಗಲಿರುವರೆಂಬ ಸುದ್ದಿಯನ್ನು ಕೇಳಿ ಹುಲಿಬ್ಬಾಟ ಹಳಬರ ತಂಡಕ್ಕೆ ತಂಡವೇ ಅವರನ್ನು ಅನುಸರಿಸಿತ್ತು. ಯಶವಂತರಾವ ಪಾಟೀಲರು ಮಹಾರಾಜರ ಮಧ್ಯಾಹ್ನದ ಉಂಟದ ವ್ಯವಸ್ಥೆಯನ್ನು ಮಾಡಬೇಕಾಗಿತ್ತೆಂದು ಬೆಳಕು ಹರಿಯುವ ಮೊದಲೇ ಜಾಗೀರದಾರರ ತೋಟಕ್ಕೆ ಹೊರಟು ಹೋಗಿದ್ದರು. ಶೀಲೇದಾರ ಲಕ್ಷ್ಮಣ, ಕಾಶೀಮು ಸಾಹೇಬ ಮೊದಲಾದವರು ಮಹಾರಾಜರ ಅಡಿಗೆಯವನ ಸಮೇತವಾಗಿ ಮೊದಲೇ ತೋಟದಲ್ಲಿ ತಳವೂರಿದ್ದರು.

ದಾದಾ ಮಹಾರಾಜರ ಕುದುರೆಯ ಜೊತೆಯಲ್ಲಿಯೇ ಬೇಟೆಗೆ ಹೋಗುವದೆಂದು ಗೊತ್ತಾಗಿತ್ತು. ದಾದಾ ಉತ್ಸಾಹದಿಂದ ಮಹಾರಾಜರ ಕುದುರೆಯನ್ನು ಹಿಡಿದುಕೊಂಡು ನಡೆದಿದ್ದ. ಮಹಾರಾಜರು ವಾಡೆಯನ್ನು ಬಿಟ್ಟು ಸ್ವಲ್ಪ ದೂರ ಹೋದಾಗ ಎದುರಿನಿಂದ ಕಾವಿವಸ್ತುಗಳನ್ನು ಧರಿಸಿದ ಎಂಟು ಹತ್ತು ವರ್ಷಗಳ ಹುದುಗನೊಬ್ಬ ಬರುತ್ತಿರುವದನ್ನು ಕಂಡರು. ಜನರೆಲ್ಲ ಅವನ ಕಾಲುಮುಟ್ಟಿ ನಮಸ್ಕರಿಸಿ ಹೊರಡುತ್ತಿದ್ದರು. ಗಿಬ್ಬನ್ ಸಾಹೇಬರಿಗೆ ಈ ಸಂಗತಿ ಕೌಶಲ್ಯಾಸ್ವದವೆನಿಸಿತು. ಭಾರತದ ಅನೇಕ ಗೂಡೆ ಸಂಗತಿಗಳಲ್ಲಿ ಇದೂ ಒಂದಾಗಿರಬಹುದೆಂದು ತಿಳಿದು ಶ್ರಾವಣಾಯನನ್ನು ಇಡೇನೆಂದು ಕೇಳಿದರು.

“ಇವರು ನಮ್ಮೂರ ಹೀರೆಮತದ ಗುರುಪೀಠಕ್ಕೆ ಬಂದ ಜರಮೂರ್ತಿಗಳು. ಪಡದಪ್ಪನವರು ಉರು ಬಿಟ್ಟು ಹೋದ ಮ್ಯಾಲೆ ಉರ ಹಿರೇರೆಲ್ಲ ಕೂಡಿ ಇವರನ್ನ ಹೀರೆಕ್ಕೆ ಅರಿಸಿದರು” ಎಂದು ಸಂಕ್ಷಿಪ್ತವಾಗಿ ಶ್ಯಾಮರಾಯ ಹೇಳಿದ. ಗಿಬ್ಬನ್ ಸಾಹೇಬರು ಇನ್ನೂ ಚಕ್ಕಿರಾಗಿ ಮಹಾರಜರ ಮುಖವನ್ನು ನೋಡಿದರು. ಮಹಾರಾಜರು ಕೇವಲ ಮುಗುಳ್ಳಗೆಯ ಉತ್ತರವನ್ನು ಮಾತ್ರ ಕೊಟ್ಟರು. ಗಿಬ್ಬನ್ ಸಾಹೇಬರ ಆಶ್ಚರ್ಯ ಮತ್ತೆ ಆಶ್ಚರ್ಯವಾಗಿಯೇ ಉಳಿಯಿತು.

ಮಹಾರಾಜರು ಹೊದಲು ನದಿಯ ದಂಡೆಯ ಮೇಲಿನ ಜಾಗೀರದಾರರ ಗಡ್ಡೆಗೆ ಬಂದರು. ಅಧ್ರ್ಯಾ ಗಡ್ಡೆ ನದಿಯಲ್ಲಿ ಮುಖಗಿಮೋಗಿತ್ತು. ಉಳಿದಧರ್ಮದಲ್ಲಿ ಅಂಥಿಂಥ ಕೆಲ ಗಿಡಗಳು, ಅವರೆ, ತೋಗರಿ ಹೊದಲಾದ ಕುಂಟಿಗಳು ಮಾತ್ರ ಬೆಳಿದಿದ್ದವು. ಉರ ದನಗಳೆಲ್ಲ ಅವನ್ನೇ ಮೇಯುತ್ತ ಮೆಲುಕಾಡಿಸುತ್ತ ನಿಂತಿದ್ದವು. “ಹೋಳೇ ಬಂದು ಇನ್ನಾಷ್ಟ ದಿನದಾಗ ಗಡ್ಡಿ ಪೂರಾ ಮುಖಗಿ ಹೋಕ್ಕೆತರಿ. ಅದಕ್ ಉರ ದನಾ ಎಲ್ಲಾ ಇಲ್ಲಿ ತಿರವಿದ್ದು” ಎಂದು ಅಲ್ಲಿಯ ರೈತನಾದ ಗಂಟಾರ ಯಲ್ಲ ಶ್ಯಾಮರಾಯನಿಗೆ ತಿಳಿಸಿದ.

ಗಡ್ಡೆಯ ಮುಂದೆ ಇದ್ದ ಜಾಗೀರದಾರರ ಹತ್ತು ನಂಬರ ಭೂಮಿ ಬೇಸಿಗೆಯ ಕೆಲಸವನ್ನೇನೂ ಕಾಣದ ಕಸ ಹತ್ತಿ ಬಿದ್ದದ್ದು ಮಹಾರಾಜರ ಕಟ್ಟಿಗೆ ಬಿತ್ತು. ಭೂಮಿ ಹೀಗೆ ಪಡ ಬೀಳಲು ಕಾರಣವೇನೆಂದು ಶ್ಯಾಮರಾಯನನ್ನೇ ಕೇಳಿದರು. ವಾಡೆಯ ಸ್ವಂತ ಕವುತ್ತಕ್ಕೆಂದು ಇಟ್ಟು ಜಮೀನುಗಳಿವು; ಬಾಪೂಸಾಹೇಬರಿದ್ದಾಗ ಅವರು ಭೂಮಿಯ ಕಡೆಗೆ ಲಕ್ಷ್ಯವೀಯಲ್ಲಿ. ಬಾಪೂಸಾಹೇಬರು ಕಾರಮಣಿಮೆಯ ಹೊದಲೇ ಹೊರಟು ಹೋದ ಮೇಲೆ, ಮಹಾರಾಜರ ಹುಕುಮ್ ಆಗದೆ ನಾವಿನ್ನೂ ಕೆಲಸ ಮಾಡಿಸಿಲ್ಲವೆಂದು ಶ್ಯಾಮರಾಯ ಹೇಳಿದ.

ಮಹಾರಾಜರಿಗೆ ಭೂಮಿಯ ಸ್ಥಿತಿಯನ್ನು ನೋಡಿ ಕೆಡುಕೆನಿಸಿತು. ಇಲ್ಲಿಯ ಪ್ರತಿ ಅಂಗುಲವೂ ಅನಾಧವಾಗಿ ಕೇಳುವವರಿಲ್ಲದೆ ಬಿಡ್ಡಿತ್ತು. ಜಾಗೀರದಾರರ ಸುತ್ತಮುತ್ತಲಿನ ಹೊಲಗಳೂ ಅದರಂತೆಯೇ ಪಡಬಿದ್ದಿದ್ದವು. ಕಸಕಂಟಿಯನ್ನು ಕೂಡ ಯಾರೂ ತೆಗೆದರಲ್ಲಿ. ಮಹಾರಾಜರು ಸುಮ್ಮನೆ ಇನ್ನೊಂದು ಹೊಲದ ಕಡೆಗೆ ಬೆರಳು ತೋರಿಸಿ ಅದು ಯಾರದೆಂದು ಕೇಳಿದರು. ಬೇಸಿಗೆ ಕಾಲದಲ್ಲಿ ಹೊಲ ಹರಗಿ ಹೋಲಿಗಳನ್ನು ಕೂಡ ಯಾರೂ ತೆಗೆದರಲ್ಲಿ. ಹುಲಿ ಬ್ಯಾಟಿ ವಳಬರ ದಳವಾಯಿ “ಎಪ್ಪಾ, ಅದು ದೇಶಪಾಂಡೇರ ಭೂಮೀರಿ. ಹ್ಯಾದ ವಸ್ತ ಬರಾ ಬಿದ್ದರೂ ಬೆಳೇ ನೆಟ್ಟಗೆ ಬಂದಿತ್ತರಿ. ಈ ವರಸ ಮನೀಲೆ ಇಡತೀವೆಂತ

ಹೇಳಿ ಕಳಿಸ್ತಾರರಿ. ಹಾಗೆನೆ ಹೇಳಿ ಕುಲಕ್ಕಾರು ರೈತರಿಗೆ ಭೂಮಿ ಕೊಡಬ್ಬಾಡಾ ಅಂದರು. ಅವರಿನ್ನೂ ಬಂದಿಲ್ಲ; ಭೂಮಿನೂ ಸಾಗ ಆಗಿಲ್ಲರಿ” ಎಂದು ಹೇಳಿದ. ಎಲ್ಲಿ ನೋಡಿದರೂ ಭೂಮಿಯಲ್ಲಿ ಮನುಷ್ಯನ ಕತೆಯ ವಿಷಾದಭಾಯೆ ಪರಿಸರಿಸಿದಂತಿತ್ತು. ಯಾರದೋ ಈಷ್ಟ್ ನೇಲವನ್ನು ಬಂಜೆಯಾಗಿಸಿತ್ತು; ಅಥಿಕಾರ ಭೂಮಿಯನ್ನು ಮುಟ್ಟದಂತೆ ನಿರ್ಬಂಧ ಹಾಕಿತ್ತು; ಕಪಟಕಾರಸ್ಥಾನಗಳೆಲ್ಲ ಬೀಜದ ಮೊಳಕೆ ಮೇಲೆಇದಂತೆ ಮಾಡಿದ್ದವು.

ಕುದುರೆಗಳ ಹಾಗೆಯೇ ಮರಡಿಯ ದಿಕ್ಕು ಹಿಡಿದು ಸಾಗಿದವು. ಪಾದಳ್ಳಿಯ ಗುಡ್ಡವನ್ನು ದಾಟಿ ಹೋದ ಮೇಲೆ ಚಿಗರೆಗಳ ಹಿಂಡು ವಾಸಿಸುವ ಸ್ಥಾನವಿತ್ತು. ಅಲ್ಲಿ ಬೇಟೆಗೆ ಅನುಕೂಲವಾದ ಸ್ಥಳವೂ ಇತ್ತು. ಬೇಟೆಯ ವಿಷಯದಲ್ಲಿ ಮಾರ್ಗದರ್ಶಿಗಳಾಗಿ ಹುಲಿಬ್ಬಾಟೆ ಹಳ್ಳಬುರು ಉತ್ತಾಪದಿಂದ ಮುಂದೆ ಸಾಗಿದ್ದರು. ಮರಡಿಯ ಬಳಿಗೆ ಬಂದು ಅದನ್ನು ಏರಿದಾಯಿತ್ತು. ಆ ಎತ್ತರದ ಮೇಲಿಂದ ಹಿಂದಿರುಗಿ ನೋಡಿದಾಗ, ಪಾದಳ್ಳಿ ಅದರ ಮುಂದ ಬೇಳ್ಳಿಯ ಗೆರೆಯಾಗಿ ಹರಿಯುವ ನದಿ, ಮೌನವಾಗಿ ಚಿತ್ರೆದಲ್ಲಿ ಬರೆದಂತೆ ರಮ್ಮವಾಗಿ ಕಂಡವು. ಮರಡಿಯ ಎದುರಿಗಿರುವ ತಗ್ಗಿನಲ್ಲಿ ಹೋಗೆ ಮುಸುಕಿದ ಗಿಡಗಳ ಗುಂಪಿನೊಳಿಗಿಂದ ಹಾವನೂರನ್ನೂ ಕಾಣಬಹುದಾಗಿತ್ತು. ಆ ದಿಕ್ಕಿನಿಂದ ದನಗಳ ಹಿಂಡಿಗೆ ಹಿಂಡೇ ಬರುತ್ತಿತ್ತು. ಹಾವನೂರಿಗೆ ದನಗಳನ್ನು ಮೇಯಿಸಲು ಅಡವಿ ಇರಲಿಲ್ಲ. ಹಾವನೂರಿನ ಭೂಮಿಯಲ್ಲಿ ಘಲವತ್ತಾದುದು, ಒಂದಂಗುಲವೂ ಬಿಡದಂತೆ ಸಾಗುವಳಿಯಾಗಿತ್ತು. ಅಂತೆಯೇ ಹಾವನೂರಿನ ದನಕರುಗಳು ಪಾದಳ್ಳಿಯ ಈ ಬೀಳುಬಿದ್ದ ಮರಡಿಯಲ್ಲಿ ಅಡ್ಡಾಡಿ ಮೇಯುವದು ರೂಢಿಯಾಗಿತ್ತು. ಮಹಾರಾಜರು ಆ ದನಗಳ ಹಿಂಡಿನತ್ತ ಕುದುರೆ ಓಡಿಸಿದೊಡನೆ ಅವೆಲ್ಲ ದೂರದಿಂದಲೇ ಕಂಡು ಬಾಲವನ್ನೆತ್ತರಿಸಿ ಓಡಿದವು. ತುಡುಗು ಮೇಯುವ ದನಗಳು ತುಡುಗಿರಿಂತ ಹೆಚ್ಚು ಬೆದರಿ ಓಡುತ್ತಿದ್ದ ದೃಶ್ಯ ಕೊತುಕುಮಯಾಗಿತ್ತು. ಹುಲಿಬ್ಬಾಟೆ ಹಳಬರ ಕೇಕೆ ನಗೆಗಳಿಂದ ಮರಡಿಯಲ್ಲಿ ಪ್ರತಿಧ್ವನಿಸಿತು.

‘ತುಡುಗಿರಿಂತಾ ಈ ತುಡುಗದನಾ ಹಿಡಿಯೂದು ಬಲೆ ಬಿರಿ ಬಂದ್ದೆತರಿ’ ಎಂದು ದಳವಾಯಿ ಹಾವನೂರಿನ ತುಡುಗುದನಗಳಿಂದಲೇ ಪಾದಳ್ಳಿಯ ಬೆಳೆ ಹಾಳಾಯಿತೆಂದು ಗೋಳಿ ತೋಡಿಕೊಂಡ.

“ಈ ವಿಷಯಕ್ಕೆ ಸರಕಾರಕ್ಕೆನೂ ಅಜ್ಞ ಬಂದಿಲ್ಲ?” ಎಂದು ಪ್ರಾಂತ ಸುಹೇಬರು ಕೇಳಿದರು.

ಪೆಚ್ಚುಮುಖ ಹಾಕಿಕೊಂಡ ದಳವಾಯಿಗೆ ಉತ್ತರ ಕೊಡುವ ಅವಕಾಶವೇ

ದೂರೆಯಲ್ಲಿ ವರೆಭೂಮಿಯಲ್ಲಿ ಮಿಂಚಿನ ಗೊಂಚಲಪೋಂದು ಹೊಳೆದಂತೆ ಚಿಗರೆಗಳ ಹಿಂಡೊಂದು ಓಡುತ್ತಾ ಹೋಯಿತು. ಅವನಿಗೆ ಎಲ್ಲ ಮರೆತಂತಾಗಿ “ಚಿಗರೀ ಹಿಂಡು ಸಾಹೇಬರಿ!... ನಾಯಿ ಬಿಡ್ಡೆಲೆ...” ಎಂದು ಕೊಗಿಕೊಂಡ. ಬೇಟೆಯ ಜಾಗೃತಿ ಮಿಂಚಿನಂತೆ ಎಲ್ಲರಲ್ಲಿಯೂ ಆವಶರಿಸಿತು. ನಾಯಿಗಳು ಕೋರಳ ಸರಪಳಿಯಬಂಧನದಿಂದ ಮುಕ್ತವಾದವು. ಕೆಲ ನಿಮಿಷಗಳಲ್ಲಿಯೇ ಚಿಗರೆಯ ಹಿಂಡನ್ನು ಸುತ್ತುವರಿದು ಅವು ಮರಡಿಯನ್ನಿಂದು ಎರೆಭೂಮಿಯನ್ನು ಸೇರುವಂತೆ ಮಾಡಿದವು.

ಆಷಾಢಮಾಸದ ಜಡಿಮಳೆ ಬಿದ್ದದ್ದರಿಂದ ಎರೆಭೂಮಿ ಹಸಿಯಾಗಿತ್ತು. ಚಿಗರೆಗಳು ಜಿಗಿದರೆ ಅವುಗಳ ಕಾಲುಗಳು ಅನಾಯಾಸವಾಗಿ ಹುದುಲಿನಲ್ಲಿ ಸಿಗಬಹುದಾಗಿತ್ತು. ಆಗ ಓಡುವದು ಆಯಾಸಪ್ರದವಾಗಿ ಅವು ನಾಯಿಗಳ ಬಾಯಿಗೆ ತಾವಾಗಿಯೇ ಬೀಳುವ ಪ್ರಸಂಗ ಬರುತ್ತದೆ. ಈ ಭಾಗದಲ್ಲಿಯ ಬೇಟೆಯ ರೀತಿಯೇ ಹಾಗೆ. ನುರಿತ ಬೇಟೆ ನಾಯಿಗಳು ಚಿಗರೆಗಳನ್ನು ಅಟ್ಟಿಸಿಕೊಂಡು ಹೋಗಿ ಎರೆಭೂಮಿಯಲ್ಲಿ ಓಡುವಂತೆ ಮಾಡಿದರೆ ತೀರಿತು. ಚಿಗರೆ ಎಡಪುತ್ತ ನಡೆದಾಗ ಮುಗಿಬಿದ್ದು ನಾಯಿಗಳೇ ಬೇಟೆಗಾರರ ವಶಕ್ಕೆ ಅವನ್ನು ತಂದುಕೊಡುತ್ತವೆ.

ಚಿಗರೆಗಳನ್ನು ಹೀಗೆ ಸಚೇವವಾಗಿದ್ದಾಗಲೇ ಹಿಡಿಯಬಹುದೆಂಬ ಕಲ್ಪನೆ ಗಿಬ್ಬನ್ ಸಾಹೇಬರಿಗಿರಲ್ಲ. ತಮ್ಮ ಗುರಿಯ ನೇರದಲ್ಲಿದ್ದ ಒಂದು ಗಂಡೆರಗಳಿಗೆ ಗುಂಡುಹಾಕುವ ಸಿದ್ಧತೆಯಲ್ಲಿ ಅವರಿದ್ದರು. ಮಹಾರಾಜರಿಗೆ ಈ ರೀತಿಯ ಬೇಟೆ ಸಾಕಷ್ಟು ಪರಿಚಿತವಿದ್ದದ್ದರಿಂದ ಅವರು ಗುಂಡು ಹಾರಿಸುವ ಗೋಜಿಗೆ ಹೋಗದೆ ಸುಮುಕ್ಕೆ ಚಿಗರೆಗಳ ಹಿಂದೆ ಕುದುರೆಯನ್ನೋಡಿಸುತ್ತಿದ್ದು. ನಾಯಿಗಳು ಬೆನ್ನ ಹಿಂದೆಯೇ ಓಡುತ್ತಿದ್ದವು. ಭಯಂಕರವಾಗಿ ಬೋಗಳುತ್ತಿದ್ದದರಿಂದ ಬೆದರಿದ ಚಿಗರೆಗಳು ಹಿಂದೆ ನೋಡಿ ಮುಂದೆ ಓಡುತ್ತಿರುವಾಗ ಹುದುಲಿನಲ್ಲಿ ಕಾಲುಸಿಕ್ಕು ಅಸಹಾಯವಾಗಿ ಬೀಳುತ್ತಿದ್ದವು. ಅಪ್ಪರಲ್ಲಿ ಸಾಹೇಬರು ಹಾರಿಸಿದ ಗುಂಡು ಎರಳಿಗೆ ಬಡಿಯದೆ ಹಿಂದೆ ಓಡುತ್ತಿದ್ದ ಮಹಾರಾಜರ ನಾಯಿಗೇ ಬಡಿಯಿತು. ನಾಯಿ ‘ಭೋಂ’ ಎಂದು ಚೀರಿ ನೆಲಕ್ಕುರುಳಿತು. ಬೇಟೆಯ ಸಂಭ್ರಮದಲ್ಲಿ ಯಾರೂ ಅದನ್ನು ಲೆಕ್ಕಿಸಲಿಲ್ಲ. ಉಳಿದ ನಾಯಿಗಳು ಇನ್ನಾನ್ನು ಬೋಗಳುತ್ತ ಚಿಗರೆಗಳನ್ನು ಬೆನ್ನಟ್ಟಿದ್ದವು. ಬೇಟೆಗಾರರು ಅಡವಿ ನಡುಗುವಂತೆ ಹುಯಿಲೆಬ್ಬಿಸಿ ಅಳವಿನಲ್ಲಿ ಹಿಡಿಯಲು ಕುಳಿತರು.

ಹಸಿಯಾದ ಎರೆಭೂಮಿಗೆ ಬಿದ್ದ ಚಿಗರೆ ಹಿಂಡು ಗಾಸಿಯಾಯಿತು.

ಚಿಗರೆಗಳು ಓಡುವದಾಗದೆ ಕಂಗಾಲಾದವು. ಚಿಗರೆಗಳು ಅಳವಿನಲ್ಲಿ ಬಂದಾಗ ನಾಯಿಗಳು ರೊದ್ದು ಆವೇಶದಲ್ಲಿ ಮುಗಿಬಿದ್ದವು. ಬೇಟೆಗಾರರು ಬೀಸಿ ಒಗೆದ ಬಡಿಗೆಯ ಏಟು ಬಿದ್ದು ಗಂಡೆರಳೆಯೋಂದು ನೆಲಕ್ಕುರುಳಿತು. ತಳವಾರ ಮಲ್ಲ ದಾವಿಸಿ ಹೋಗಿ ಅದನ್ನೆತ್ತಿಕೊಂಡು ಬಂದು ಮಹಾರಾಜರ ಕುದುರೆಯ ಮುಂದೆ ಒಗೆದೆ. ಇನ್ನೂ ಜೀವ ಹೋಗಿರಲಿಲ್ಲ. ಬಡಿಗೆಯ ಏಟು ಮರ್ಮಕ್ಕೆ ತಾಕಿದ್ದರಿಂದ ಎರೆಳೆ ಬಂದೇ ಸವನೆ ಹೋರಳುತ್ತಿತ್ತು. ಕೆಲ್ಲಾಗಳಲ್ಲಿ ಪ್ರಾಣವೇ ಒಟ್ಟಾಗಿ ಬಂದಂತೆ ಕರುತ್ತೆ ತುಂಬಿತ್ತು. ಆ ನೋಟ ವಿಲಕ್ಷಣ ಮಾನವೀಯತೆಯಿಂದ ತುಂಬಿ ತುಳುಕುತ್ತಿತ್ತು. ಆದರೆ ಮಹಾರಾಜರು ಬೇಟೆಯ ಆವೇಶದಲ್ಲಿದ್ದರಿಂದ ಎರಳೆಯನ್ನು ತೋಟಕ್ಕೊಳ್ಳಿಯ್ತು ಸನ್ನಮಾಡಿದರು.

ಮಹಾರಾಜರ ನಾಯಿಯನ್ನು ಗುಂಡುಹಾಕಿ ಕೊಂದಿದ್ದರಿಂದ ಗಿಬ್ಬನ್ ಸಾಹೇಬರಿಗೆ ಬಹಳ ವ್ಯಧಿಯಾಯಿತು. ಬೇಟೆಯಾಡುವುದರಲ್ಲಿ ಅವರಿಗೆ ಆಸತ್ತಿ ಉಳಿದಿರಲಿಲ್ಲ. ತನ್ನನ್ನು ಕ್ಷಮಿಸಬೇಕೆಂದು ಮಹಾರಾಜರಿಗೆ ಒಂದಲ್ಲ ನೂರು ಸಾರೆ ಕೇಳಿಕೊಂಡರು. ಮಹಾರಾಜರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದು. ಅದರ ಬಗ್ಗೆ ಚಿಂತಿಸಬಾರದೆಂದು ಗಿಬ್ಬನ್ ಸಾಹೇಬರಿಗೆ ಹೇಳಿ ಅವರೇ ಸಮಾಧಾನಪಡಿಸಬೇಕಾಯಿತು. ಆದರೂ ಅವರ ಮನಸ್ಸಿನಲ್ಲಿ ತಮ್ಮ ನೆಚ್ಚಿನ ನಾಯಿಯನ್ನು ಕಳೆದುಕೊಂಡ ಬಗ್ಗೆ ಎಲ್ಲ ಬೇಟೆಗಾರರಿಗಾಗಿರುವಂತೆಯೇ ಆಳವಾದ ದುಃಖ ಮಿಡಿಯತ್ತಿತ್ತು.

ಬೇಟೆ ಮುಗಿದು ಇಬ್ಬರೂ ತೋಟಕ್ಕೆ ತಿರುಗಿದಾಗ ಸೂರ್ಯ ನೆತ್ತಿಯ ವೇರೆಲೆ ಬಂದಿದ್ದು. ಬಿಸಿಲು ಸುಡುತ್ತಿತ್ತು. ಆದರೆ ಪಶ್ಚಿಮದಿಕ್ಕಿನಲ್ಲಿ ಜಡಿಮಳೆಯಮೋಡಗಳು ತುಂಬಿಕೊಂಡು ಬಂದಿದದವು. ಎತ್ತರದ ಮೇಲಿಂದ ಮುಗಿಲ ಕಡೆಗೆ ನೋಡಿದಾಗ ಈ ನೋಟ ಮೋಹಕವಾಗಿಯೇ ಕಂಡಿತು. ಸ್ವಲ್ಪ ಹೊತ್ತಿನಲ್ಲಿಯೇ ಮೋಡ ಹಿಂಜಿದಂತಾಗಿ ಬಾನೆಲ್ಲವನ್ನೂ ವ್ಯಾಪಿಸಿತು. ಸೂರ್ಯನ ಬೆಳಕು ಮರೆಯಾಯಿತು. ಪಡುವಣ ಗಾಳಿಗೆ ಹರೆ ಬಂದಿತ್ತೇನೋ, ಭರದಿಂದ ಬೀಸುತ್ತಿತ್ತು. ಒಮೋಮ್ಮೆ ಗಾಳಿಯ ಬೀಸುವಿಕೆಯಿಂದ ಮುಂದೆ ಹೋಗುವದೂ ಅಸಾಧ್ಯವಾಗುತ್ತಿತ್ತು. ಬಟ್ಟಬಿಯಲು ಗಾಳಿಗೆ ಮೃಯೋಡಿಕೊಂಡು ಅದರ ಸತ್ತವನ್ನೇ ಪರೀಕ್ಷಿಸುವಂತಿತ್ತು. ಗಿಡಮರಗಳೆಲ್ಲ ತಮ್ಮ ನಿಡಿದಾದ ಬರಲುಗಳಿಂದ ಬೀಸಿ ಹೊಡೆದರೂ ಗಾಳಿಯಂತೆ ಏರಿ ಬರುವ ಗಾಳಿಯನ್ನು ತಡೆಯುವುದು ಅಸಾಧ್ಯವಾಗಿತ್ತು.

ಜಡಿಹಿಡಿದು ಮಳೆ ಬಂದೇಸವನೆ ಹನಿಯಲಾರಂಭಿಸಿತು. ಗಾಳಿ ಮಹುಷ್ಟು

ರಭಸದಿಂದ ಬೀಸಿದ್ದರಿಂದ ಜಾಗೀರದಾರರ ತೋಟದ ಗುಡಿಸಲಿನ ಹಲ್ಲಿನ ಮೇಲು ಭಾವಣೆ ಹಾರಿಹೋಗಿತ್ತು. ಅವಸರದಿಂದ ಅದನ್ನು ಸರಿಪಡಿಸುವ ಕೆಲಸವೂ ಸಫಲವಾಗಿರಲಿಲ್ಲ. ಅಡಿಗೆಯ ವ್ಯವಸ್ಥೆಗೆಂದು ಮೀಸಲಾಗಿರಿಸಿದ್ದ ಹಳೆಯ ಗುಡಿಸಲು ಮಾತ್ರ ಪ್ರಶ್ನಾವಿತ್ತು. ಹದಿನಾರು ಎತ್ತಗಳನ್ನು ಕಟ್ಟುವ ಧಾರೆಗೆ ತಕ್ಕಂತೆ ಆ ಗುಡಿಸಲನ್ನು ಕಟ್ಟಲಾಗಿತ್ತು ಹೊರಗೆ ಮಳೆಯಿದ್ದರಿಂದ ಮಹಾರಾಜರೂ ಗಿಬ್ಬನ್ ಸಾಹೇಬರೂ ಆಶ್ರಯಕ್ಕೆಂದು ಇದೇ ಗುಡಿಸಲಿನಲ್ಲಿ ನುಗ್ರಹೆಕಾಯಿತು. ಮಹಾರಾಜರ ಪರಿವಾರದ ಇನ್ನಿತರರು ಚಕ್ಕಡಿಯ ಮೇಲೆ ಗುಡಾರ ಹಾಕಿ ಅದರ ಕಾಟಿನಲ್ಲಿ ಕುಳಿತರು.

ಮಹಾರಾಜರಿಗೆ ಗುಡಿಸಲಿನಲ್ಲಿ ಒಬ್ಬೊಂಟಿಗರಾಗಿ ಕುಳಿತುಕೊಳ್ಳಲು ಬೇಸರವೆನಿಸಿತು. ಚಕ್ಕಡಿಯಲ್ಲಿ ಕುಳಿತವರನ್ನೂ ಒಳಗೆ ಕರೆಯಲಾಯಿತು. ಇದ್ದ ಒಂದೇ ಗುಡಾರದ ಮೇಲೆ ತಕ್ಕಮುಟ್ಟಿಗೆ ಇಂಬುಮಾಡಿಕೊಂಡು ಕುಳಿತರು. ಬೇಗನೆ ಅಡಿಗೆಯಾಗುವದೂ ಸಾಧ್ಯವಿರಲಿಲ್ಲ. ಯಶವಂತರಾಯರು ಗೊಸಿನ ಡಬ್ಬಗಾಯಿಗಳನ್ನು ಮಾಡಿಸಿ ಬಾಳೆಹಣ್ಣಗಳ ಜೊತೆಗೆ ಉಪಹಾರಕ್ಕೆಂದು ತಂದಿಟ್ಟರು. ಮಹಾರಾಜರು ತಮ್ಮ ಗೌರವದ ಬಂಧನವನ್ನೂ ಮರೆತು, ಶ್ವಧಾ ಶಾಂತಿಯಲ್ಲಿ ನಿರತರಾದರು. ಸರಸವಾಗಿ ಹರಚೆಯನ್ನು ಹೊಡೆಯಲಾರಂಭಿಸಿದರು. ಹಾಲು, ಬೆಲ್ಲ, ಗೊಂಜಾಳದ ತನೆಗಳನ್ನು ಹಂಚುತ್ತ ತಿರುಗಾಡುತ್ತಿದ್ದ ದಾದಾ ಮತ್ತೊಮ್ಮೆ ಮಹಾರಾಜರ ಕಣ್ಣ ತುಂಬಿದ. ಅವನ ದೇಹಸೌಪ್ರವ ಅವರಿಗೆ ಮತ್ತೊಮ್ಮೆ ಹಿಡಿಸಿತ್ತು. ಯಶವಂತರಾಯರನ್ನು ಮತ್ತೆ ದಾದಾನ ಬಗ್ಗೆ ಮಾಹಿತಿಗಾಗಿ ಕೇಳಿಕೊಂಡರು.

ಮೊದಲು ಜಡಿಮಳೆಯಾಗಿದ್ದದ್ದು. ಬಿರುಮಳೆಯಾಗಿ ಸುರಿದು ಕೊನೆಗೊಮ್ಮೆ ಮಳೆ ನಿಂತಿತು. ಆ ಹೊತ್ತಿನಲ್ಲಿ ಜಾಗೀರದಾರರ ತೋಟದ ಬಾವಿಯಲ್ಲಿ ಮಳೆಯಿಂದ ತೋಯಿಸಿ ಕೊಳ್ಳಬಾರದೆಂದು ನಿಂತ ನಾಲ್ಕರು ಬಾವಿಯ ಮೆಟ್ಟಲನ್ನೇರಿ ಮೇಲೆ ಬಂದರು. ಅವರನ್ನನೋಡಿ ಗೊಂಜಾಳ ತನೆಯನ್ನು ಕಡಿದು ತಿನ್ನುತ್ತಿದ್ದ ಹೊಲೆಯರ ರುದ್ರ “ಸಲಾಮರೀ ಗೌಡರ” ಎಂದು ಚೊಡ್ಡಾಗಿ ಕೂಗುತ್ತ ವಂದನೆ ಸಲ್ಲಿಸಿದ. ತಳವಾರ ಮಲ್ಲ ಅವರನ್ನು ಮಹಾರಾಜರು ಕುಳಿತ ಗುಡಿಸಲಿಗೆ ಕರೆದುಕೊಂಡು ಬಂದ.

ಗುಡಿಸಲದ ಬಾಗಿಲಲ್ಲಿ ಬಂದ ಲಿಂಗಪ್ಪನನ್ನು ನೋಡಿ ಯಶವಂತರಾಯರು “ಬರಿ, ಬರಿ, ಗೌಡರ” ಎಂದು ಕರೆದರು. ಲಿಂಗಪ್ಪನಿಗೆ ಒಳಗಿನ ಪರಿವಾರವನ್ನು ನೋಡಿ ದಿಗ್ಭೂತೆಯನಿಸಿದರೂ ಅದನ್ನು ತೋರಿಗೊಡುವಂತಿರಲಿಲ್ಲ. ಲಿಂಗಪ್ಪನ

ಹಿಂದಿನಿಂದಲೇ ಪಡದಪ್ಪ, ಪಡದಪ್ಪನ ಅಣ್ಣಾದ ತಂಕರೆಪ್ಪ ಹಾಗೂ ಲಿಂಗಪ್ಪನ ಸೋದರಮಾವ ಇವರೆಲ್ಲ ಗುಡಿಸಲಿನಲ್ಲಿ ಬಂದು ಗುಡಾರದ ಅಂಚಿಗೆ ಕುಳಿತುಕೊಂಡರು.

ಈ ಆಗಂತುಕರು ಬಂದದ್ದರಿಂದ ಅವರಿಚಿತರಿಗೆ ಸಂಕೋಚವೆನಿಸಿತು. ಕೆಲವರಿಗೆ ಪ್ರಾರ್ಥಣೆ ಶ್ರೀಗಳಿಲ್ಲ ಕೆರಳಿದವು. ಕೆಲವರಿಗೆ ಮೋಜನಿಸಿತು; ಮತ್ತೆ ಕೆಲವರಿಗೆ ಕುಶೂಹಡಲವೂ ಹುಟ್ಟಿತು. ಲಿಂಗಪ್ಪ ಈಗ ಮೊದಲಿನಂತೆ ಸ್ಥಾಲಕಾಯನಾಗಿರದೆ, ಸೋರಿ ಹೋಗಿದ್ದ. ಅವನ ವೇಷದಲ್ಲಿಯೂ ಮೊದಲಿನ ಆಡಂಬರವಿರಲಿಲ್ಲ. ಪಡದಯ್ಯನ ಸನ್ಯಾಸಿ ವೇಷವೆಲ್ಲ ಮಾಯವಾಗಿತ್ತು. ಎಲ್ಲಿಲ್ಲದ ಹುಷ್ಟಕಳಿ ಅವರ ಮುಖವನ್ನು ಅವರಿಸಿತ್ತು.

ಕೆಲಹೊತ್ತು ಎಲ್ಲರೂ ವೌನವಾಗಿಯೇ ಕಾದರು. ಕೊನೆಗೆ ಯಶವಂತರಾಯರು “ದಾದಾ, ಪಾವಣೇರಿಗೆ ಘಳಾರದ ಜೀನಸಾ ಬರಲಿ” ಎಂದು ಆದೇಶಿತ್ತರು. ಅವರ ಮುಖ ಸಂಯಮದಿಂದ ಗಂಭೀರವಾಗಿತ್ತು. ದಾದಾನ ಮುಖ ಈ ಮಾತುಗಳನ್ನು ಕೇಳಿ ಕಹಿಯಾಯಿತು; ಹುಬ್ಬಗಂಟಿಕ್ಕಿದವು. ಆದರೂ ಏನೂ ತೋರಗೊಡುವ ಹಾಗಿರಲಿಲ್ಲ. ನಿರುಪಾಯನಾಗಿ ಫಲಾಹಾರದ ಸಮಾನುಗಳನ್ನು ಲಿಂಗಪ್ಪನ ಮುಂದೆ ತಂದಿಟ್ಟು ಮತ್ತೆ ದೂರ ಸರಿದ. ಲಿಂಗಪ್ಪ ಏನೂ ಮಾತಾಡದೆ ಸುಮ್ಮನೆ ಕುಳಿತ್ತಿದ್ದ. ಯಶವಂತರಾಯರು ಜೀವಚಾರಿಕವಾಗಿ “ಮತ್ತೇನು ಉರ ಕಡೆ ಎಲ್ಲಾ ಆರಾಮು?” ಎಂದು ಲಿಂಗಪ್ಪನನ್ನು ಕೇಳಿದಿರು. ಅವರು ಅಜರಾಣಿಯನ್ನು ಬಿಟ್ಟು ಎರಡು ವಾರಗಳ ಮೇಲಾಗಿತ್ತು. ತಮ್ಮ ಉರ ಸಮಾಚಾರವನ್ನು ಕೇಳಲು ಆಶುರರಾಗಿದ್ದರು. ಆದರೆ ಈ ಪ್ರಶ್ನೆಯನ್ನು ಕೇಳಿದ ಕೊಡಲೇ ಲಿಂಗಪ್ಪನ ಕಣ್ಣಲ್ಲಿ ನೀರು ತುಂಬಿಬಂದವು. ಎದುರಿಗೆ ಹೊಸಬರಿಲ್ಲದಿದ್ದರೆ ಬಿಕ್ಕಿ ಬಿಕ್ಕಿ ಅಳುತ್ತಿದ್ದನೋ ಏನೋ! ದುಃಖಿ ತುಂಬಿ ಬಂದು ಉತ್ತರವೀಯವದೇ ಅವನಿಗೆ ಅಸಾಧ್ಯವಾಗಿತ್ತು.

ತಂಕರಪ್ಪನೇ ಈಗ ನಡುವೆ ಬಾಯಿ ಹಾಕಬೇಕಾಯಿತು. “ಪಾಟೀಲರ ಲಿಂಗಪ್ಪನ ತಂದಿಯವರು ಕೈಲಾಸ ಕಂಡದ್ದ ನಿಮಗ ಗೊತ್ತ ಎಲ್ಲ ಕಾಣತ್ತೇತಿ?” ಎಂದು ನುಡಿದನು

ಯಶವಂತರಾಯರಿಗೆ ಕೆಡುಕೆನಿಸಿತು, ಕ್ಷಣಿಯೊತ್ತು ಸುಮ್ಮನಿದ್ದು “ಸಾವಿಗೆ ಏನ ಮಾಡೂದ್ದೇತಿ? ಆದದ್ದು ಆಗಿಹೋತು. ಅವರಿಗೂ ವಯಸ್ಸಾಗಿತ್ತಲ್ಲ. ಸುಮ್ಮನ ಅತ್ತರ ಏನ ಬಂದಹಾಗಾತು? ಹಸದು ಬಂದೀರಿ ಕಾಣತ್ತೇತಿ. ಘಳಾರ ತೋಗೋರಿ” ಎಂದು ಸಮಾಧಾನ ಹೇಳಿದರು.

ಅವರೆಲ್ಲ ಹಿಂದಿನ ದಿನವೇ ಅಜರಾಣಿಯಿಂದ ಹೊರಟಿದ್ದರು. ನಡುವೆ

ದಾರಿಯಲ್ಲಿ ಹಳ್ಳಕಟ್ಟಿದ್ದರಿಂದ ಗಾಡಿಯನ್ನು ಬಿಟ್ಟು ನಡೆಯುತ್ತಲೇ ಬಂದಿದ್ದರು. ಬೆಳಗಿನಿಂದ ಹೊಟ್ಟೆಯಲ್ಲಿ ಏನೂ ಬಿದ್ದರಲ್ಲಿ. ದಾರಿ ನಡೆದ ದಣವಿನಿಂದ ಇನ್ನಪ್ಪು ಕಂಗಾಲಾಗಿದ್ದರು. ಯಾರೂ ಮಾತಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಮರುಮಾತಾಡದೆ ಎದರಿಗೆ ಡಬ್ಬಿಗಾಯಿ ಬಾಳೇಹಣ್ಣಗಳಿಗೆ ಕೈ ನೀಡಿದರು.

ಯಶವಂತರಾಯರು ನೀಡಿದ ಅತಿಧಿಸತ್ತಾರದಿಂದ ಮಹಾರಾಜರಿಗೆ ಇವರಾರೆಂದು ತಿಳಿದಕೊಳ್ಳುವ ಕುಶಾಹಲ ಉಂಟಾಯಿತು. ಯಶವಂತರಾಯರಿಗೆ ಅದು ಗೊತ್ತಾಯಿತೇನೋ, ಅತಿಧಿಗಳ ಪರಿಚಯ ಮಾಡಿಕೊಟ್ಟಿರು. “ಇವರು ಇದೇ ಉರಿನ ಗೌಡರು ಮೃತ ಶಂಕರಪ್ಪಗೌಡರ ಮಗ ಲಿಂಗಪ್ಪಗೌಡರು. ಇವರು ಪಾದಳ್ಳ ಹಿರೇಮತದ ಪಡದಪ್ಪನವರು. ಇನ್ನಿಬ್ಬರೂ ಅವರ ಆಪ್ತರು” ಎಂದು ಹೇಳಿದರು.

ಮಹಾರಾಜರಿಗೆ ಈ ವ್ಯಕ್ತಿಗಳ ಹಿಂದಿನ ಇತಿಹಾಸವೆಲ್ಲಸಾಕಷ್ಟು ಅವಗತವಾಗಿತ್ತು. ಸ್ವತಃ ಯಶವಂತರಾಯರೇ ಆ ಕರೆಯನ್ನೆಲ್ಲ ಹೇಳಿದ್ದರು. ಆದರೆ ಅತಿಧಿಗಳಿಗೆ ಬಂದವರನ್ನು ಶಿಷ್ಟಾಚಾರಕ್ಕೆ ಸಮ್ಮತವಾಗುವಂತೆ ಮಾತರ ಆದರಿಸುತ್ತಿರುವರೆಂಬ ಮಾತು ಮಹಾರಾಜರಿಗೆ ಅರ್ಥವಾಯಿತು. ಅಂತೆಯೇ ಅವರು ಹೆಚ್ಚಿನ ಪ್ರಸ್ನೆ ಕೇಳುವ ಗೋಜಿಗೆ ಹೋಗಲಿಲ್ಲ. ಲಿಂಗಪ್ಪನಿಗೆ ದೋರೆತ ಅತಿಧ್ಯವನ್ನು ನೋಡಿ ಈತನೂ ಮಹಾರಾಜರಿಗೆ ಬೇಕದವನೇ ಇರಬೇಕೆಂದು ಗಿಬ್ಬನ್ ಸಾಹೇಬರ ಅಭಿಪ್ರಾಯವಾಯಿತು. ಅಷ್ಟರಲ್ಲಿ ಮಳೆ ಸಂಪೂರ್ಣವಾಗಿ ನಿಂತದ್ದರಿಂದ ತಾವು ಕ್ಷಾಂಪಿಗೆ ಹರಡುವದಾಗಿ ಹೇಳಿ ಗಿಬ್ಬನ್ ಸಾಹೇಬರು ಎದ್ದರು. ಲಿಂಗಪ್ಪ ಬಾಗಿ ಅವರಿಗೆ ವಂದಿಸುವಾಗ ಅವನ ನೀರು ತುಂಬಿದ ಕಣ್ಣಗಳನ್ನು ನೋಡಿ ಗಿಬ್ಬನ್ ಸಾಹೇಬರಿಗೆ ವಿಲ್ಕಣಿಭಾವನೆಗುಂಟಾದವು.

ಸಾಹೇಬರು ತಮ್ಮ ಕ್ಷಾಂಪಿಗೆ ಹೋರಟರು. ಉಪಹಾರ ತೀರಿಸಿಕೊಂಡ ಹಳಬರು ಅವರ ಕುದುರೆಯ ಮುಂದೆ ಉರವರೆಗೆ ಓಡಿದರು. ಲಿಂಗಪ್ಪ ಪಡದಪ್ಪ ಇಬ್ಬರೂ ಮಹಾರಾಜರಿಗೆ ವಂದಿಸಿ, ಯಶವಂತರಾಯರಿಗೆ ಹೇಳಿ ಪಾದಳ್ಳಯ ದಾರಿಯನ್ನು ಹಿಡಿದರು. ಲಿಂಗಪ್ಪ ಶಂಕರಪ್ಪ ಇವರು ಸ್ವಲ್ಪದರ ಮಾತಾಡಿದ್ದರು. ಏನೂ ಮಾತಾಡದೆ ಹಾಗೆಯೇ ಹೋದ ವ್ಯಕ್ತಿಯೆಂದರೆ ಪಡದಪ್ಪನವರೊಬ್ಬರೇ.

ಅವರು ಹೋದ ಮೇಲೂ ವಾತಾವರಣ ಇನ್ನೂ ಜಡವಾಗಿಯೇ ಇತ್ತು. ಬೇಟೆಯ ಈ ಕಾರ್ಯಕ್ರಮ ನಿರೀಕ್ಷಿಸಿದಪ್ಪು ಉತ್ಸಾಹಕರವಾಗಿ ಪರಿಣಮಿಸಲಿಲ್ಲ. ಬೇಟೆಯಲ್ಲಿ ಮಹಾರಾಜರ ನಾಯಿ ಗುಂಡಿಗಾಹುತಿಯಾಗಿ ಅವರ ಮನಸ್ಸಿನಲ್ಲಿ

ಕಳೆವಳವನ್ನುಂಟುಮಾಡಿತ್ತು. ಉತ್ಸಾಹದಿಂದ ಬಂದಿದ್ದ ಗಿಬ್ಬನ್ ಸಾಹೇಬರು ವ್ಯಧೆಗೊಂಡು ಉದಾಸೀನರಾಗಿಯೇ ಉಳಿದರು. ಆಕ್ಸಿಕವಾಗಿ ಬಂದ ಮಳೆ ಬಿಸಿಲನ್ನು ನುಂಗಿದಂತೆ ಉತ್ಸಾಹವನ್ನೂ ನುಂಗಿತ್ತು. ಗಾಳಿ ಬಿಸಿ ಹುಲ್ಲಿನ ಭಾವಣೆ ಹಾರಿ ಹೋಗಿದ್ದರಿಂದ ಅಡಿಗೆ ತಡವಾಗಿ ಯಶವಂತರಾಯರು ಆತಂಕಕ್ಕೊಳ್ಳಬಾಗಿದ್ದರು. ಆದರೆ ಸಭ್ಯತೆಯೆ ನಿಬಂಧಂಥಗಳಿದ್ದಿದ್ದರಿಂದ ಯಾರೊಬ್ಬರೂ ಸಿಡಿಮಿಡಿಗೊಳ್ಳದೆ ಇದ್ದದ್ದರಲ್ಲಿಯೇ ಸಮಾಧಾನಗೊಂಡಿದ್ದರು.

ಮಳೆಮೋಡಗಳು ಇನ್ನು ಮಬ್ಬ ಕವಿಸಿದ್ದಾಗಲೇ ಅನಿರೀಕ್ಷಿತವಾಗಿ ಈ ಅತಿಧಿಗಳ ಪ್ರವೇಶವಾಗಿತ್ತು. ಗತೆಜನ್ತದ ಪಾಪದ ಅವಶೇಷವೊಂದು ತೀವ್ರ ವ್ಯಧೆಯಾಗಿ ಅಕಾರಣವಾಗಿ ಮನಸ್ಸನ್ನು ಕಲಪುವಂತೆ ಯಾರಿಗೂ ಬೇಡವಾದ ಅತಿಧಿಗಳು ಒಳಗೆ ಬಂದಿದ್ದರು. ಯಶವಂತರಾಯರು ಗೃಹಸ್ಥಧಮವನ್ನು ಪರಿಪಾಲಿಸಲೇಬೇಕಾಗಿತ್ತು. ಮುಟ್ಟಿರಾರಭ್ಯ ಕೊಡಿ ಬಂದ ಸೌಜನ್ಯ ಕಲಿಸಿದ ಪಾರವಾಗಿತ್ತು ಅದು. ಅತಿಧಿಗಳಿಗೂ ಇಲ್ಲಿಯ ವಾತಾವರಣ ಹಿತಕರವಾಗಿರಲಿಲ್ಲ. ಮಹಾರಾಜರ ಸಾನ್ನಿಧ್ಯ ಭಯವನ್ನು ಮಟ್ಟಿಸಿದರೆ ಯಶವಂತರಾಯ ಹಾಗೂ ದಾದಾ ಇವರ ಸಾನ್ನಿಧ್ಯ ಸಂಕೋಚ, ತಿರಸ್ಯಾರಗಳನ್ನು ಮಟ್ಟಿಸಿತ್ತು. ಲಿಂಗಪ್ರಾನಂತೂ ಅಶುಭದುಃಖದ ಭಾರವನ್ನೇ ಹೊತ್ತುಕೊಂಡು ಬಂದಿದ್ದ. ಯಶವಂತರಾಯರು ಅಜರಾಣಿಯ ಕುಶಲವನ್ನು ಕೇಳಿದಾಗ ಅವರಿಗೆ ಅಂಥ ಉತ್ತರ ದೊರೆತಿತ್ತು.

“ಇಂಥಾ ಚಂಡಾಲರ ಸೇವಾ ಮಾಡೂ ಹೊತ್ತು ಬಂತಲ್ಲ ಯಜ್ಞಾ!” ಎಂದು ದಾದಾ ಹಲ್ಲು ಕಚ್ಚಿ ಗರುಗುಟ್ಟಿದ. ಇಮ್ಮೋತ್ತಿನವರೆಗೆ ತಡೆದರ್ದೇ ಸಾಕಾಗಿತ್ತು ಪಡದಯ್ಯನವರನ್ನು ನೋಡಿಯಂತೂ ಅವನ ರಕ್ತ ಕುದಿದಿತ್ತು. ಮಹಾರಾಜರ ಸಾನ್ನಿಧ್ಯ, ಯಶವಂತರಾಯರ ಸಂಸ್ಕೃತಿ ಇವುಗಳ ನಿಬಂಧಂದಿಂದ ಮಾತ್ರ ಅವನು ಸುಮೃದ್ಧಿ ಕುಳಿತಿದ್ದ. ಈಗ ಮಾತ್ರ ತಡೆಯಲಾರದೆ ಮಾತಾಡಿದ. “ಹಾಗಲ್ಲ ತಮ್ಮಾ ಅವರು ಎಷ್ಟಂದರೂ ಸರಕಾರದ ಅತಿಧಿಗಳು, ಹಾಗೆಲ್ಲ ಮಾಡಬಾರದು” ಎಂದು ಯಶವಂತರಾಯರು ಸಮಾಧಾನ ಹೇಳಿದರು.

ದಾದಾ ಸುಮೃದ್ಧಿನೋ ಕುಳಿತ. ಆದರೆ ಅಂತರಂಗದಲ್ಲಿ ಮಾತ್ರ ಸಿಟ್ಟು ಶೋಕಗಳು ತುಮುಲ ವಿಪ್ಪವದಲ್ಲಿ ತೊಡಗಿದ್ದವು. ಪಡದಯ್ಯನ ನೆರಳು ಕೂಡ ಅವನಿಗಾಗುತ್ತಿರಲಿಲ್ಲ. ಅವನ ದರ್ಶನ ಕೋಪವನ್ನು ಪ್ರಜ್ಞಲಿಸಿತ್ತು. ಆದರ ಬೆನ್ನಿಗೆ ಚಿಮಣಾಳ ನೆನಪು ಓಡಿಬಂದು ಅವನ ಕಾಲಲ್ಲಿ ಗಾಯಗೊಂಡು ನರಳುತ್ತಿತ್ತು. ಅಷಳ ಅನಾಧಜೀವ ಅಣ್ಣನ ಶ್ರೀಯಕ್ಕಾಗಿ ಹಂಬಲಿಸುವಂತೆ ಭಾಸವಾಯಿತು. ತನ್ನ ಅಸಹಾಯಕತೆಗೆ ನಾಚಿಕೆಯೂ ಬಂದಿತು. ದುಃಖವನ್ನು ತಡೆಯಲಾರದೆ

ದಾದಾ ಕಣ್ಣೆಲ್ಲಿಸಿಕೊಂಡು ಇನ್ನೊಂದರೆಡೆಗೆ ಹೊರಟಿಹೋದ.

ಯಶವಂತರಾಯರೂ ಕಳವಳಕ್ಕೇಡಾಗಿದ್ದರು. ಸಭ್ಯತೆಯ ಕಟ್ಟಿಗೆ ಒಳಗಾಗಿ ಅವರು ಗೌರವಯುತವಾಗಿಯೇ ನಡೆದುಕೊಂಡಿದ್ದರು. ಆದರೆ ನಡೆದ ಪ್ರಸಂಗವೆಲ್ಲ ಅವರಿಗೂ ಅಟ್ಟಿಯವಾಗಿಯೇ ಇತ್ತು ಲಿಂಗಪ್ರವ ತಂದೆ ಸತ್ತ ಸುಧ್ವಿಯನ್ನು ಕೇಳಿದಾಗ ಅಪಕ್ಷೇತನವಾದಂತೆ ಅವರು ಗಾಬರಿಸೊಂಡಿದ್ದರು. ಮಹಾರಾಜರಿಗೆ ಶೃಷ್ಟಿಯಾಗುವಂತೆ ವ್ಯವಸ್ಥೆಯನ್ನು ಮಾಡಲಾಗಲೀಲವಲ್ಲ ಎಂಬ ವ್ಯಧಿ ಬೇರೆ ಅಂತರಂಗವನ್ನು ಕೊರೆಯುತ್ತಿತ್ತು. ವಿಷಣ್ಣುರಾಗಿಯೇ ನಿಟ್ಟಿಸಿರಿಟ್ಟರು.

ಮಹಾರಾಜರ ಉತ್ಸಾಹವೆಲ್ಲ ನಾಯಿ ಸತ್ಯಾಗೆ ಅಡಗಿಹೋಗಿತ್ತು. ಗಿಬ್ಬನ್ ಸಾಹೇಬರೆದುರು ಮನಸ್ಸಿಗಾದ ಸಂಕಟವನ್ನು ಪ್ರಕಟಿಸುವಂತಿರಲ್ಲ. ತಮ್ಮ ಪೂರ್ವಜರ ನಾಡನ್ನು ನೋಡಬಂದಾಗ ಅವರಿಗೆ ಕಂಡದ್ದೇನು? ಬಂಜನೆಲ, ವ್ಯಘರ್ವಾದ ಬೇಟೆ, ಆಕಸ್ಮಿಕವಾಗಿ ಬಂದ ಮಳೆ, ಗೊತ್ತಿಲ್ಲದ ಅತಿಧಿಗಳು- ಇವೆಲ್ಲ ಮನಸ್ಸನ್ನು ಕಲಕಿದ್ದವು. ಒಮ್ಮೆ ಪಾದಳ್ಯಾಯನ್ನು ಮುಟ್ಟಿದರೆ ಸಾಕೆನಿಸಿತ್ತು.

ಹೊರಗೆ ಮಳೆ ನಿಂತಿದ್ದರೂ ಬೆಳಕಿರಲಿಲ್ಲ; ತಾಸಿನ ಹಿಂದೆ ರಭಸದಿಂದ ಬೀಸಿದ್ದ ಗಾಳಿ ಅದ್ವಶಾವಾಗಿತ್ತು. ಇನ್ನೂ ಮಧ್ಯಾಹ್ನವಾಗಿದ್ದರೂ ಸಂಚಯ ಮಬ್ಬು ಎಲ್ಲೆಂಡೂ ಕವಿದಿತ್ತು. ಮಳೆಯ ಭಾರಕ್ಕೆ, ಕವಿದ ಮಬ್ಬೋ ಗಿಡಬಳ್ಳಿಗಳಲ್ಲ ಸೋತಂತೆ ಜೋತು ಬಿದ್ದಿದ್ದವು. ಮಳೆ ಸುರಿದು ಸುರಿದು ಮೋಡಗಳು ಹೂಡ ನಿರ್ವಿಜ್ಞಾವಾಗಿದ್ದವು.

ಅಡಿಗೆಯ ಲಕ್ಷ್ಮಣ ಉಟಕ್ಕೆ ಎಳ್ಳಿಸಿದಾಗ ಯಾರಿಗೂ ಏಳಬೇಕೆಂಬ ಉತ್ಸಾಹವೇ ಇರಲಿಲ್ಲ. ಯಶವಂತರಾಯರೇ ಎಲ್ಲರನ್ನೂ ಎಚ್ಚರಿಸಬೇಕಾಯಿತು. ಅತಿಧಿಗಳನ್ನು ಸಾಗೃತಿಸಿದಂತೆಯೇ ಇದೂ ಮಾಡಲೇಬೇಕಾದ ಕರ್ತವ್ಯಗಳಲ್ಲಿ ಒಂದಾಗಿತ್ತು. ಯಾಂತ್ರಿಕವಾಗಿಯೇ ಎಲ್ಲರೂ ಮೇಲೆದ್ದರು.

೩೩

ಶೇಷಪ್ಪನಿಗೆ ಗಿಬ್ಬನ್ ಸಾಹೇಬರ ಹೆಸರನ್ನು ನನೆದರೂ ಭಯದಿಂದ ನಡಗುವಂತಾಯಿತು. ವೆಂಕಣ್ಣ ಮಾಸ್ತರನಿಂದ ಶ್ಯಾಮರಾಯನ ನೇಮಣಾಕಿ ಆಗದಂತೆ ಅಜ್ಞಯನ್ನು ಬರೆಸಿದ ಗುಟ್ಟರಟ್ಟಾಗಿ ತಾನು ಬೀಸಿದ ಜಾಲದಲ್ಲಿ ತಾನೇ ಬಿದ್ದಂತಾಯಿತು. ವೆಂಕಣ್ಣ ಮಾಸ್ತರನ ವಿಚಾರಣೆಯಾದ ಕಾಲಕ್ಕೆ ಶೇಷಪ್ಪ ಅಲ್ಲಿರಲಿಲ್ಲ. ನಡೆದ ಸಂಗತಿಂಗನ್ನೆಲ್ಲ ಶಿರಸ್ತೇದಾರರಿಂದ ಲೇ

ಶಿಳಿದುಕೊಳ್ಳಬೇಕಾಯಿತು. ಮುಂದೇನಾಗಬಹುದೋ ಎಂಬ ಭಯ ಸೇರಿತು. ಗಿಬ್ನ್‌ ಸಾಹೇಬರು ಏನೂ ನಿಂತಿಯ ಹೇಳಿರಲಿಲ್ಲ. ಶಿರಸ್ತೇದಾರ ಜಕ್ಕೆಣ್ಣನೊಂದಿಗೆ ಆಪ್ಪಾಲೋಚನೆ ನಡೆಸಿದ. ಜಕ್ಕೆಣ್ಣನಿಗೆ ಶೇಷಪ್ಪನ ವಾದದಲ್ಲಿ ಹುರುತ್ತಿಲ್ಲವೆಂದು ಗೊತ್ತಿತ್ತು. ಆದರೂ ಸರಬರಾಯಿಯ ಮಣಿ ಅವನ ಬಾಯಿ ಕಟ್ಟಿತು. ಶಾಮರಾಯನ ನೇಮಣಿಕೆ ಮುದ್ದುತು ನಾಳಿನ ದಿವಸ ಅದ. ಸಾಧ್ಯ ಆದರೆ ಮುಂದ ಹಾಕಲೀಕ್ಕೆ ಬರತದೇನೋ ನೋಡೋಣ ಎಂದು ಆಶ್ವಸನವಿತ್ತನು.

ಶೇಷಪ್ಪ ಮಾಮಲೇದಾರ ಕೃಷ್ಣರಾಯರಿಗೆ ಗಂಟುಬಿಧ್ಯ ಪ್ರಾಂತಸಾಹೇಬ ಎಷ್ಟೆಂದರೂ ಹೊರಗಿನವ. ತಮ್ಮಿಬ್ಬಿಗೂ ಬಿಡಲಾರದ ಸಂಬಂಧವಲ್ಲವೇ? “ಏನರಿ, ಆ ಹುಡುಗನಂಥಾ ಸಾಹೇಬ ತನ್ನ ಮನಸ್ಸಿಗೆ ಬಂದ್ದೂಂಗ ಮಾಡಬೇಕಾ? ತನ್ನ ಸಾಫ್ತನಕ್ಕೆ ತಕ್ಕುಂಗ ನಡಕೋಬೇಕು. ಅದನ್ನೆಲ್ಲಾ ಬಿಟ್ಟು ಗೌಡರ ಮನೀತನಕ ಹೋಗಿ ಬರೋದಂದರೇನು? ಶಿರಸ್ತೇದಾರರಿಗೆ ಜವಾಬು ತಕ್ಕೊಂಡು ಕಾಗದಪತ್ರ ತರಿಸಲಿಕ್ಕೆ ಹೇಳೋದು ಬಿಟ್ಟು ಎಲ್ಲಾ ತಾನ ಮಾಡೋದ?” ಎಂದು ಸಂಕಟ ತೋಡಿಕೊಂಡ.

ಮಾಮಲೇದಾರರಿಗೆ ಪ್ರಾಂತಸಾಹೇಬರ ನಿಂದೆಯಲ್ಲಿ ಆಸ್ತೇ ಇರಲಿಲ್ಲ. “ಇಂಗ್ರೇಜಿ ಸಾಹೇಬ, ಅನನುಭವಿಕ ಹುಡುಗ. ಹೊಸದಾಗಿ ಅಧಿಕಾರ ತೊಗೊಂಡಾನ, ದೇಶೀ ಸಾಹೇಬರ್ಪೂಂಗ ಅಧಿಕಾರ ನಡಸೋದು ಗೊತ್ತಿರುತ್ತಿಲ್ಲ” ಎಂದು ಹೇಳಿ, “ಸಾಹೇಬ ವಾರಸಾ ರಜಿಸ್ಟರ ತಪಾಸು ಮಾಡಲಿದ್ದಾನೇನು ಮತ್ತು? ದೇಶಪಾಂಡೇರ ವಾರಸಾ ಪ್ರಕರಣದಾಗ ನೀ ಮಾಡಿದ ರಾಡಿ ಅವನ ಕಣ್ಣಿಗೆ ಬಿದ್ದರ ತೀರಿಹೋತು” ಎಂದು ಎಚ್ಚರಿಕೆಯಿತ್ತರು.

ಶೇಷಪ್ಪನಿಗೆ ಗಾಯದ ಮೇಲೆ ಗಾಯಗಳಾದವು ಎಂಧ ಅನನುಕೂಲ ಪರಿಸ್ಥಿತಿಯಲ್ಲಿಯೂ ದಾರಿ ಹುಟ್ಟಿಸುವ ಅವನಿಗೆ, ಈಗ ಎಲ್ಲ ದಾರಿಗಳು ಕಟ್ಟಾದವೆಂದನಿಸಿತು. ತನ್ನ ಜೊತೆಗೆ ಬಂದವರನ್ನೆಲ್ಲ ಸೂತ್ರದ ಗೊಂಬೆಗಳಂತೆ ಕಾಣಿಸುವ ಅವನ ಬುದ್ಧಿ ಚಾತುಯ್ಯಕ್ಕೆ ಈಗೇನೂ ಬೆಲೆಯಿರಲಿಲ್ಲ. ಅವನು ರಚಿಸಿದ ಪಾತ್ರಗಳೇ ಅವನ ವಿರುದ್ಧ ಬಂಡುಹಾಡಿದ್ದವು. ಗೌಡಿತಿ, ಪೆಂಕಣ್ಣಮಾಸ್ತರ ಇವರೆಲ್ಲ ತನ್ನ ವಿರುದ್ಧವಾಗಿ ಹೇಳಿಕೊಟ್ಟರು. ಶಿರಸ್ತೇದಾರರು, ಮಾಮಲೇದಾರರೆಲ್ಲ ಇವನ ವಿಷಯದಲ್ಲಿ ಏನೂ ಸಹಾಯ ಮಾಡಲಾರದವರಾಗಿದ್ದು. ಇನ್ನುಮೇಲೆ ತನ್ನ ಕೈಯಲ್ಲಿ ದಪ್ತರ ಉಳಿಯಲಾರದು; ಶಾಮರಾಯನಿಗೆ ಚಾಜುರ ವಹಿಸಿಕೊಡುವುದು ಅನಿವಾರ್ಯವಾಗುವದೆಂಬುದನ್ನು ನೆನೆದು ಶೇಷಪ್ಪನಿಗೆ ದುಃಖವಾಯಿತು. ಖಿನ್ನನಾಗಿಯೇ ಅಲ್ಲಿಂದ ಮನಿಗೆ ಹೊರಟ. ಸಣ್ಣಾಗಿ ಮಣಿ

ಬೀಳುತ್ತಿತ್ತು. ಅವನಿಗೇನೂ ಅದರ ಲಕ್ಷ್ಯವಿರಲಿಲ್ಲ. ಯಾಂತ್ರಿಕವಾಗಿಯೇ ಮನೆ ಮುಟ್ಟಿದ. ದಪ್ತರದಲ್ಲಿ ತಾನು ಅರ್ಥಮರ್ಥ ಮಾಡಿಟ್ಟ ಕೆಲಸವನ್ನೆಲ್ಲ ಪೂರ್ಣವಾಗಿ ಮುಗಿಸಿಬಿಡಬೇಕೆಂದು ದಪ್ತರ ಬಿಚ್ಚಿದ.

ಕುಲಕರ್ಣಿಕೆ ದಪ್ತರ ಶ್ಯಾಮರಾಯನಿಗೆ ಹೋದರೂ, ಗೌಡಿಕಿಯ ದಪ್ತರ ತನಗೇ ಉಳಿಯವುದೆಂದು ಸಮಾಧಾನ ಹಳ್ಳಿಕೊಂಡು, ಗೌಡಿಕಿಯ ದಪ್ತರವನ್ನು ಗಟ್ಟಿಯಾಗಿ ಕಟ್ಟಿಟ್ಟು, ಕುಲಕರ್ಣಿಕೆ ದಪ್ತರನ್ನು ಬಿಚ್ಚಿದ.

ಉಂಟದ ಹೋತ್ತಾಯಿತೆಂದು ಹೆಂಡತಿ ಬಂದು ಎಜ್ಜರ್ಕೆ ಕೊಟ್ಟರೂ ಶೇಷಪ್ಪನ ಲಕ್ಷ್ಯ ಅತ್ಯ ಹೋಗಲಿಲ್ಲ. ಅವನಿಗೆ ಜಗತ್ತಿನ ಲಕ್ಷ್ಯವೇ ಹಾರಿಹೋಗಿತ್ತು. ಸಂಪೂರ್ಣವಾಗಿ ತನ್ನ ದಪ್ತರದಲ್ಲಿಯೇ ಲೀನನಾಗಿದ್ದ. ವೃತ್ಯಕಾಲ ಸನ್ನಿಹಿತವಾಗಿರಲು, ಮೃತ್ಯುಪತ್ರವನ್ನು ಬರೆದು ಮುಗಿಸುವ ನಿರ್ಧಾರದಿಂದಲೇ ಕುಳಿತವನಂತೆ ಅವನು ಬರೆಯುವುದರಲ್ಲಿ ಮಗ್ನಾಗಿದ್ದ. ದಪ್ತರ ಅವನ ಪಾಲಿಗೆ ಜನ್ಮಕೆಂಟ್ಟಿಕೊಂಡು ಬಂದ ಸಹಜವಾದ ಆಸ್ತಿಯಾಗಿತ್ತು; ಕರ್ಣನ ಕವಚ ಕುಂಡಲಗಳಂತೆ ಅವನ ಶ್ರೀಯಾಶ್ರಕಿಯ ಬಾಹ್ಯರೂಪವಾಗಿತ್ತು. ದಪ್ತರದ ಹಸ್ತಾಂತರ ಅವನ ಕುಂಡಲಗಳಂತೆ ಅವನ ಶ್ರೀಯಾಶ್ರಕಿಯ ಬಾಹ್ಯರೂಪವಾಗಿತ್ತು. ದಪ್ತರದ ಹಸ್ತಾಂತರ ಅವನ ದೃಷ್ಟಿಯಲ್ಲಿ ಪಾದಳಿಗ್ರಾಮದ ಅಧಿಕರದ ಹಸ್ತಾಂತರದಷ್ಟೇ ಮಹತ್ತ್ವಪೂರ್ಣವಾಗಿತ್ತು. ಜೀವನವನ್ನು ಬಿಟ್ಟುಕೊಡುವವ್ಯೇ ದುಃಖಪ್ರದವಾಗಿತ್ತು. ಸಕಲ ಪ್ರಯತ್ನಗಳೂ ವಿಫಲವಾಗಿರುವಾಗ ಈ ದಪ್ತರನ್ನು ತೃಜಿಸುವದು ಅನಿವಾರ್ಯವಾಗಿದ್ದಾಗ, ಹುತಾತ್ಮಮೋಭ್ನ ಆತ್ಮಾಮತಿಯ ಅನುಭವ ಶೇಷಪ್ಪನಿಗೆ ಬರಹತ್ತಿತ್ತು. ದೃಢನಿರ್ಧಾರದಿಂದ ಈ ನೋವನ್ನು ಸಹಿಸಲೇಬೇಕಾಗಿತ್ತು.

ಶೇಷಪ್ಪನ ಮುಖ ಎಂದಿಲ್ಲದ ಗಂಭೀರತೆಯನ್ನು ತಳೆದಿತ್ತು, ರುದ್ರ ನಾಟಕಪೋಂದರಲ್ಲಿಯ ಕೊನೆಗಳಿಗೆಯಂತೆ, ಕಾಲ ಅವನ ಪಾಲಿಗೆ ಅವಾಸ್ತವ ಮಹತ್ತ್ವದಿಂದ ಕೂಡಿತ್ತು. ಲೋಕದ ಪರಿಪಯಲ್ಲದೆ ಬಂದೇ ಸವನೆ ಬರೆಯುತ್ತಿದ್ದ. ಬರೆದು ಮುಗಿಸಿ ಎದ್ದಾಗ ಮಳೆ ನಿಂತಿತ್ತು. ಸಾನುದ ಶಾಸ್ತ್ರ ಮುಗಿಸಿ ಉಂಟದ ಕಾಟ ತೀರಿಸಿ ಪಡಸಾಲೆಗೆ ಅದೇ ವಿಷಣ್ಣಸ್ಥಿತಿಯಲ್ಲಿ ಬಂದ ಮನಸ್ಸು ದರ್ಶಿದಂತಾಗಿದ್ದುದರಿಂದ ಸ್ವಲ್ಪ ಅದ್ದಾಗ ಬೇಕೆನಿಸಿತು. ಅಷ್ಟರಲ್ಲಿಯೇ ಲಿಂಗಪ್ಪ ಪಡದಪ್ಪ ಇಬ್ಬರೂ ಒಳಗೆ ಶರಣ ಮಾಡಿದ್ದನ್ನು ನೋಡಿ ಶೇಷಪ್ಪನಿಗೆ ಕಾಲಕೆಳಗಿನ ನೆಲ ಸರಿದುಹೋದಪ್ಪ ಆಶ್ವಯ್ಯವಾಯಿತು.

ಲಿಂಗಪ್ಪ ಇನ್ನು ಮೇಲೆ ಪಾದಳಿಗೆ ಬರಲಿಕ್ಕಿಲ್ಲ; ಗೌಡಿಕಿ ದಪ್ತರ ತನಗುಳಿದಂತೆಯೇ ಎಂದು ಏಣಿಕೆ ಹಾಕಿ ಸಮಾಧಾನಗೊಂಡ ಶೇಷಪ್ಪನ ಮನಸ್ಸು

ಇವರಿಬ್ಬರನ್ನೂ ನೋಡಿ ಮತ್ತೆ ಶ್ರಸ್ತವಾಯಿತು. ವಿಧಿ ತನ್ನಾಬ್ಜನನ್ನೇ ಬೇಕೆಂದೂ ತೀರಬೇಕೆಂದು ಅವನಿಗನಿಸಿತು. ಲಿಂಗಪ್ಪನ ದರ್ಶನದಿಂದುಂಟಾದ ಆಫಾತದಿಂದ ಅವನಿನ್ನೂ ಚೇತರಿಗಿಕೊಂಡಿರಲಿಲ್ಲವಾದ್ದರಿಂದ, ಬಂದಪರಿಗೆ ‘ಯಾವಾಗ ಬಂದಿರಿ?’ ಎಂದು ಕಳುವ ಸೌಜನ್ಯವೂ ಅವನಲ್ಲಿ ಉಳಿದಿರಲಿಲ್ಲ. ಸುಮ್ಮನೆ ಅವರನ್ನು ನೋಡುತ್ತ ನಿಂತುಬಿಟ್ಟ.

ಪಡದಪ್ಪನವರೇ ಮೌನವನ್ನು ಮುರಿಯಬೇಕಾಯಿತು. “ಕುಲಕಣಾರ, ನನ್ನ ಸಾವಿರ ತಪ್ಪ ಆಗಿದ್ದರೂ ನೀವು ಹೊಟ್ಟುಗ್ಗೆ ಹಕ್ಕೊಂಡಿರುತ್ತಾನೆ. ನೀವ ನಮ್ಮ ಹಿರ್ಯಾರೆಲ್ಲ? ನೀವದೀರೆಂತ ಲಿಂಗಪ್ಪನ ಕರಕೊಂಡ ಬಂದಿನು. ನೀವು ಬ್ಯಾಡಾ ಅಂದರ ಅಂವ ಇಂದ ಹೊಂಟ ಹೊಕ್ಕಾನು. ವಾರಸಾ ಅಪೀಲಿನ ಚೌಕೆ ನಾಳಿಗೆ ಇಟ್ಟಾರಂತ. ಈಗ ನಿಮ್ಮ ಅಪ್ಪಣಿ ಏನು ಕೇಳಲಾಕ ಬಂದೀವು” ಎಂದು ಗಂಭೀರವಾಗಿಯೇ ಹೇಳಿ ಕುಳಿತುಕೊಂಡರು—ಲಿಂಗಪ್ಪನ ಮೌನ ಪಡದಪ್ಪನವರ ಭಾಯಾನುವರ್ತಿಯಾಗಿತ್ತು.

ಅಪ್ಪರಲ್ಲಿಯೇ ಶೇಷಪ್ಪ ಚೇತರಿಸಿಕೊಂಡಿದ್ದ. “ನೋಡಿ ಸ್ವಾಮೀರ, ಅಪೀಲಿನ ಚೌಕೆ ನಡೆಸುವವ ಗಿಬ್ಬನ್ ಸಾಹೇಬ, ಅಂಥಾದರಾಗ ನಾ ಹೇಳಬೇಕಾದದ್ದು ಏನ ಇರತದ? ಲಿಂಗಪ್ಪನವರ ವಾರಸಾ ಕಾಯಿಮ ಆದರ ಅವರು ಗೊಡರಾಗತಾರ. ಈ ಉರಾಗ ನಾ ಬ್ಯಾಡ ಅಂದರೂ ಇರತಾರ. ಸುಮ್ಮನೆ ನನಗ್ಗಾಗ ದೊಡ್ಡಿಸ್ತನ ಕೊಟ್ಟಿ ಮಾತಾಡತೀರಿ?” ಎಂದು ಕೊಸರಿಕೊಳ್ಳುವನಂತೆ ಮಾತಾಡಿದ.

ತಾನು ಸ್ವಲ್ಪ ಹೇಳಿಕೊಳ್ಳುವುದು ಆಗತ್ಯವೆಂದೆನಿಸಿತೋ ಏನೋ, ಲಿಂಗಪ್ಪನೂ ತುಟಿ ಬಿಜ್ಜಿದ. “ಕುಲಕಣಾರ, ವಾರಸಾ ಮಾಡಿಸಿದವರೂ ನೀವು; ನಾವು ಬ್ಯಾಡಾದಿವೆಂತ ಅಪೀಲು ಮಾಡಿಸಿದವರೂ ನೀವು; ಈಗ ಅಪೀಲ ಚೌಕೆ ನಡಸಂದರ ನಡಸತೀನು. ಬ್ಯಾಡಾ ಅಂದರ ಬಿಡತೀನು. ನಿಮ್ಮ ಅಂತಕೆರಣಕ್ಕೆ ಅನಿಸಿದ್ದನ್ನ ಹೇಳಿರಿ” ಎಂದು ಅಂಗಳಾಚಿದ.

“ನೋಡು ಲಿಂಗಪ್ಪ, ಸರಕಾರಿ ಕೆಲಸದಾಗ ನನ್ನ ಮಾತಿನಂತೆ ನಡಿಯಾದು ಯಾತರ ಸಲುವಾಗಿ? ಈಗ ಪಡದಪ್ಪನವರು ನಿನ್ನ ಹಿಂದ ಇದ್ದಾರ. ಅವರ ಇಲ್ಲಿಗೆ ನಿನ್ನ ಕರಕೊಂಡು ಬಂದಾರ. ನಂಬಿರಿ ಅಂದ ಮ್ಯಾಲ ಅವರ ಮಾತು ಕೇಳಿದು ನಿನಗೇನೂ ಬಿಟ್ಟಿದ್ದಾಲ್ಲ. ಅವರು ಹೇಳಿದ್ದಾಂಗ ನಡದಿ ಅಂತ ಅಪೀಲ ಮಾಡಬೇಕಾಲು. ಈಗ ಅಪೀಲು ಗೆದ್ದರ ನೀ ಗೆದ್ದಿ, ನಾ ಬಿದ್ದೆ. ನನ್ನ ಮಾತು ಕೇಳಿದೆನು ಕಾರಣ ಇಲ್ಲ. ನನಗ ಇದರಾಗ ಹೇಳಲಿಕ್ಕೆ ತಿಳಿಯೂದಿಲ್ಲ” ಶೇಷಪ್ಪ ಇನ್ನೂ ಅದೇ ತಂತಿಯನ್ನೇ ತೀಡಿದ.

ಆದರೆ ಪಡದಪ್ಪನವರ ಹಿಡಿತ ಉಡದ ಹಿಡಿತ. ಶೇಷಪ್ಪನನ್ನು ಮರುಳು ಮಾಡುವ ಗಾರುಡೀವಿದ್ಯೆ ಅವರಿಗೆ ಅವಗತವಾಗಿತ್ತು. “ಕುಲಕಣ್ಣಾರ, ನಿಮ್ಮ ಕೈಯಾಗ ದಪ್ಪರ ಐತಿ. ಮನಸ ಮಜಿದರ ಲಿಂಗಪ್ಪನ್ನು ಹಾರಿಸಿ ಒಗೀತೀರಿ. ಇಲ್ಲಾಂದರ ಉರ ಧೋರೀನ್ನೂ ಮಾಡತೀರಿ. ಧೋರಿತನಾ ಕೊಡಸತೀನಿ ಅಂದರ ಅಂವಾ ಈ ಉರಿಗೆ ಬಂದು ಬಾಳೇ ಮಾಡಬಹುದು. ಇಲ್ಲಾಂದರ ನನ್ನ ಹಾಗ ಉರು ಬಿಟ್ಟು ಗಾಳಿಗರಾ ಅಗಿ ಹೋಗಬೇಕಾದೀತು. ನಿಮ್ಮ ಹಿಂದ ನಾಲ್ಕು ಜನಾ ಐತಿ. ಅವಾ ನಿಮಗ ಬೇಕಾದಾವ ಆದರ, ಅಂವಗ ನಾಕು ಮಂದಿ ಬೇಕಾಗತರ. ನೀವ, ಉಡ್ಯಾಗ ಹಕ್ಕೊಳಿದಿದ್ದರೆ ಮತ್ತೇನ ಮಾಡೂದ್ದೇತಿ. ಹುಟ್ಟಿದ ಮನಿ ಬಿಟ್ಟಿದ್ದಲ್ಲ. ಅಜರಾಣಿಗೆ ಹೋಗಿ ಕುರಿಹಿಂಡ ಕಾಯಕೊಂಡ ತಿರಗತಾನ ತೀರೀತು” ಎಂದು ಬಂದು ಕತೆಯನ್ನೇ ಕಟ್ಟಿ, ಹೇಳಿ, ದೊಡ್ಡದಾಗಿ ನಿಟ್ಟುಸಿರು ಬಿಟ್ಟರು.

ಈ ಮಾತುಗಳನ್ನು ಕೇಳದ ಶೇಷಪ್ಪನ ಮನಸ್ಸಿಗೆ ಮತ್ತೊಂದು ಮರ್ಮಾಂಶಾತವಾಯಿತು. ಅವನ ಗಾಯಗೊಂಡ ಮನಸ್ಸು ಪಡದಯ್ಯನವರ ಮಾತಿನಲ್ಲಿ ಲಿಂಗಪ್ಪನ ಕರುಳಿತ್ತುತ್ತಿರುವನ್ನು ಕಾಣಲಿಲ್ಲ. ತನ್ನ ಅವನತಿಯ ಇತಿಹಾಸವನ್ನೇ ಅವರು ಹೇಳುತ್ತಿರುವರೆಂದನಿಸಿತು. ಕುಲಕರ್ಮಿಕಿ ದಪ್ಪರ ನಾಳೆ ಕೈಬಿಟ್ಟರೆ ನಾಲ್ಕುಜನ ತನ್ನ ಬೆನ್ನಿಗುಳಿಯುವುದಿಲ್ಲವೆಂಬ ಕಟುಸತ್ಯ ಕಣ್ಣೆದುರು ಕಟ್ಟಿದಂತಾಯಿತು. ಅಂಥ ಪ್ರಸಂಗದಲ್ಲಿ ಲಿಂಗಪ್ಪ ತನ್ನಿಂದ ಉಪಕೃತನಾದವನಾಗಿದ್ದರೆ, ಅವನ ಹಿಂದೆ ಇರುವ ನಾಲ್ಕು ಜನರಾದರೂ ತನ್ನ ಮಾತು ಕೇಳಬಹುದೆಂಬ ವಿಚಾರ ಅವನಲ್ಲಿ ಸುಳಿಯಿತು. ಸರ್ವನಾಶ ಸನ್ನಿಹಿತವಾಗಿದ್ದರೂ ಶೇಷಪ್ಪನ ಆಶಾವಾದ ಸಂಪೂರ್ಣವಾಗಿ ಒಡೆದು ಹೋಗಿರಲಿಲ್ಲ. ಯಾವ ಪ್ರಸಂಗ ತನ್ನ ಸ್ವಾಧ್ಯಾವನ್ನು ರೂಪಿಸಿತೋ ಹೇಳಬಲ್ಲವರಾರು? ಸ್ವಾಧ್ಯಾವಾಧಕನಾದವನು, ತನ್ನ ಜೀವನದ ತಳಹದಿ ಭದ್ರವಾಗಿರಬೇಕೆಂದು ಬಯಸುವವನು ಅಜಾತಶತ್ರುವಾಗಿರಲೇಬೇಕು.

ಶೇಷಪ್ಪನ ಮಾತಿನ ಧಾಟಿ ಒಮ್ಮೆಲೆ ಬದಲಾಯಿತು. “ಲಿಂಗಪ್ಪ ನಿಮ್ಮ ಮಾತು ಕೇಳಿಕೊಂಡಿರಾವಾ ಅಂತ ನಾನು ವಾರಸ್ಯ-ಪ್ರಕರಣದಾಗ ಕೈ ಹಾಕಿದೆ; ಸಹಾಯ ಮಾಡಿದೆ. ನನಗೇ ತಿರುಗಿ ಬಿದ್ದು ಸರಿಪಾಲು ಕೇಳಿದ. ಬುದ್ಧಿ ಕಲಸಿಬೇಕಂತ ಅಪೀಲು ಮಾಡಬೇಕಾಯಿತು. ಈಗ ಬಾಣ ಕೈಮೀರಿ ಹೋಗೇದ” ಎಂದು ಹೇಳಿ ಲಿಂಗಪ್ಪನ ಮುಖ ನೋಡಿದ.

“ಕುಲಕಣ್ಣಾರ, ನಿಮ್ಮ ಆಶೀರ್ವಾದ ಬಂದಿರಲಿ, ಮತ್ತ ನಿಮ್ಮ ಮನಸ್ಸಿನ್ನಾಗಿದ್ದರ ನಿಮ್ಮ ಬಾಣ ನಿಮ್ಮ ಬತ್ತಳಿಕ್ಕಾಗ ಬಂದು ಸೇರೊದು ಏಟೋತ್ತಿನ ಮಾತರಿ?

ಇದು ಅಲ್ಲ ಅಂದರ ನನ್ನ ಹೆಸರ ಕರೀಬ್ಯಾಡ್” ಎಂದು ಪಡದಪ್ಪನವರು ಸೂಚ್ಯವಾಗಿ ನುಡಿದು ಮಾಡಬೇಕಾದ ಕೆಲಸವೇನೆಂಬುದನ್ನು ಅರಿಕೆ ಮಾಡಿಕೊಳ್ಳಿರು.

ಶೇಷಪ್ಪ ಪಡದಪ್ಪರಿಭ್ರಂಶ ಒಳಗಿನ ಕೋಣೆಯಲ್ಲಿ ಕುಳಿತು ಏನೇನೋ ಆಪ್ತಾಲೋಚನೆ ನಡೆಸಿದರು. ತಿರುಗಿ ಕೋಣೆಯಿಂದ ಹೊರಬಿದ್ದ್ವಾಗ ಪಡದಪ್ಪನವರ ಮುಖ ಹಷ್ಟಿದಿಂದ ಅರಳಿತ್ತು. “ಲಿಂಗಪ್ಪಗೌಡರ, ಏಳಿನ್ನ. ಮುಂದಿನ ಕೆಲಸ ಮಾಡೂದು ಬಾಳ ಏತಿ” ಎಂದು ಹೇಳಿ ಲಿಂಗಪ್ಪನನ್ನು ಎಬ್ಬಿಸಿದರು. ಲಿಂಗಪ್ಪನಿಗೆ ಏನಾಯಿತೆಂದು ತಿಳಿಯುವ ಕುಶಾಹಲ. ಆದರೆ ಏನೂ ಮಾತಾಡುವಂತಿರಲ್ಲ. ಆದದ್ವಾಗಲೆಂದು ಪಡದಪ್ಪನವರ ಅಡಿಯನ್ನನು ಸರಿಸಿದ. ಶೇಷಪ್ಪನಿಗೆ ವಂದನೆ ಸಲ್ಲಿಸಿ ಇಬ್ಬರೂ ಅಲ್ಲಿಂದ ಹೊರಬಿದ್ದವರು ನೇರವಾಗಿ ಹಿರೇಮರಕ್ಕೆ ಬಂದರು.

ಪಡದಪ್ಪ ಹಾಗೂ ಲಿಂಗಪ್ಪ ಇವರಿಭ್ರಂಶ ಉಂಗಿ ಬಂದ ಸುದ್ದಿ ರಹಸ್ಯವಾಗಿರಲ್ಲ. ಅವರು ಅಗಸೆಯಲ್ಲಿ ಕಾಲಿಟ್ಯಾಗ್‌ಲೇ ಯಾರೋ ಆ ಸುದ್ದಿಯನ್ನು ಗೌಡಿತಿ ಪಾರ್ವತೀಪ್ಪನಿಗೆ ಮುಟ್ಟಿಸಿದರು. ಅಪ್ಪಿಲು ನಡೆಸಲು ಲಿಂಗಪ್ಪ ಬಂದನೆಂದು ಅವಳಿಗೆ ಚಿಂತೆಯಂಟಾಯಿತು. ಇತ್ತೀಚಿಗೆ ಪ್ರತಿ ನಿಮಿಷವೂ ಅವಳಿಗೆ ಭಯವನ್ನುಂಟುಮಾಡುತ್ತಿತ್ತು. ಸೋಲು ಬಂದರ ಹಿಂದೊಂದು ಸಾಲುಕಟ್ಟಿ ಬಂದಾಗ ಅವಳ ಹೆಣ್ಣೆದೆ ಗಾಬರಿಗೊಂಡಿತ್ತು. ಶೇಷಪ್ಪನಿಗೆ ಕರೆಕಳಿಸಿದಳು. ಆದರೆ ಅವನು ತಾನು ಭಾರಿ ಕೆಲಸದಲ್ಲಿ ತೊಡಗಿರುವದಾಗಿ ಹೇಳಿಕಳಿಸಿದ. ಪಾರ್ವತೀಪ್ಪನ ಜಿಂತೆ ಬಂದಕ್ಕೆ ಹತ್ತಾಗಿ ಬೆಳೆಯಿತು. ಅವಳ ಒದ್ದಾಟವನ್ನು ನೋಡಲಾರದೆ ಸ್ವತಃ ಜನ್ಮಪ್ಪ ಹೋಗಿ ಶೇಷಪ್ಪನನ್ನು ಕರೆದುಕೊಂಡು ಬರಬೇಕಾಯಿತು. ಶೇಷಪ್ಪ ಗೊಣಗುತ್ತಲೇ ಬಂದ.

“ಲಿಂಗಪ್ಪ ಬಂದಾನಂತಲ್ಲರೀ?” ಎಂದು ಪಾರ್ವತೀಪ್ಪ ಉದ್ದಿಗ್ನಿಖಾಗಿಯೇ ಕೇಳಿದಳು.

“ಬರದೇ ಬಿಡತಾನೇನು ಅಂವಾ? ಬಾಳಾಚಾರಿ ಅವನ ಜೋಡಿ ಕೂಡಿಕೊಂಡು ಒಳಸಂಚು ಮಾಡ್ಯಾನ ಅಂತ ಹೇಳಿದರ ನೀವು ನಂಬಲಿಲ್ಲ. ನೋಡಿದ್ದೋ ಇಲ್ಲೋ? ಲಿಂಗಪ್ಪ ಮೊದಲಿಗೆ ಜಾಗೀರದಾರರ ತ್ವಾಟಕ್ಕ ಹೋಗಿ ಯಶವಂತರಾಯರ ಜೋಡಿ ಮಾತಾಡಿಕೊಂಡು ಇಲ್ಲಿ ಬಂದಾನಂತ. ನೀವು ನನ್ನ ಕುತ್ತಿಗೇ ಕೊಯ್ಯೋ ಹಂಗ ನಿನ್ನ ನನ್ನ ವಿರುದ್ಧ ಜವಾಬು ಕೊಟ್ಟಿರಿ. ನನಗೂ ಈ ಹಾಳ ಉಸಾಬರಿ ಸಾಕಾಗಿ ಹೋಗೇದ, ನೀವೇನೋ ನಿಮ್ಮ ಅಷಿಲೇನೋ, ನನಗ ಬಂದೂ ಬ್ಯಾಡಾಗೇದ!” ಎಂದು ಒದರಾಡಿ ತನಗೇನೂ

ಸಂಬಂಧವಿಲ್ಲವೆನ್ನುವಂತೆ ನಾಟಕ ಹಂಡಿದ.

ಪಾರ್ವತೀವು ಕಣ್ಣೀರು ತಂಡಳು. ತನಗೇನೂ ಗೊತ್ತಿರಲಿಲ್ಲ. ಶೇಷಪ್ಪನೇ ಬಂದು ತಿಳಿಸಿಕೊಟ್ಟಿದ್ದರೆ ಅವನನೆಯೇ ಹೇಳಬಹುದಾಗಿತ್ತು ಎಂದು ಅವಳ ವಾದ. “ಸಾಹೇಬ ಮನೀ ಮಟ್ಟಾ ಬಂದು ಜವಾಬು ಕೇಳಿದಾ. ಗಾಬರಿ ಆಗಿ ಖಿರೇವು ಗೊತ್ತಿದ್ದಪ್ಪು ಹೇಳಿಬಿಡೋವಾಗ ಬೆವರು ಬಿಟ್ಟಿತು” ಎಂದು ತಪ್ಪನ್ನೊಷ್ಟಿಕೊಂಡಳು.

“ನಿಮಗ ಬೆವರು ಬಿಟ್ಟಿತು. ನಮಗೆ ಕಣ್ಣೀರು ಕಪಾಳಕ್ಕು ಬಂದವು. ಈತ ನಾಯೇನೂ ಮಾಡೋಹಾಂಗಿಲ್ಲ. ನನ್ನ ಕೈಮೀರಿ ಹೋಗೇದ್” ಎಂದು ಆಕ್ಷೋಶ ಮಾಡಿದರೂ, ಕೊನೆಗೆ ಒಂದು ಲಪಾಯ ಹೇಳಿದ: “ಸಾಹೇಬ ಬೆಳಗಾವಿಯೋಳಗ ಇದ್ದಾಗ ಮುದ್ದತ ಇಡಸಲಿಕ್ಕೆ ಶಿರಸ್ತೇದಾರರಿಗೆ ಹೇಳಿಕೊಟ್ಟಿನಿ. ಏನಾಗತದೋ ಆಗಲಿ. ಮಹಾರಾಜರ ಗಿಡಿಬಿಡಿಯೋಳಗ ಸಾಹೇಬರ ಸರಬರಾಯಿ ವ್ಯವಸ್ಥಾ ನೆಟ್ಟಗಾಗಲಿಲ್ಲ ಅಂತ ಅವರು ಗುರುಗುಟ್ಟಾರ” ಎಂದು ತನ್ನ ಸಂಕಟವನ್ನೂ ತೋಡಿಕೊಂಡ.

ಪಾರ್ವತೀವು “ಬಿಟ್ಟೆ ಚೌಕತೀಗೆ ಇಟ್ಟಿ ಚಂದಾಗಿ ವಕೀಲರನ್ನು ಹೊಟ್ಟು ನಡಸಲಾಕ ಬರಲ್ಪೇತೆ. ಮುದ್ದತ ಹಾಕಿಸಿ ಹೊಡಿರಿ. ಸರಬರಾಯಿ ಚಿಂತಿ ನೀವು ಮಾಡಾದು ಬೇಡ” ಎಂದು ಆಶ್ವಸನವನ್ನಿತ್ತಳು.

ಶೇಷಪ್ಪ ಮುದ್ದತ ಹಾಕಿಸುವದಾಗಿ ಹೇಳಿ, ಸರಬರಾಯಿ ಲೆಕ್ಕವನ್ನು ಪಾರ್ವತೀವು ತೀರಿಸುವಂತೆ ಅವಳಿಂದ ಭರವಸೆಯನ್ನು ಪಡೆದು ಅಲ್ಲಿಂದ ಹೊರಬಿದ್ದ. ಹೊರಗೆ ಆಗಲೇ ಕತ್ತಲಾಗಿತ್ತು. ಹೊಸ ತಂತ್ರದ ಸೂತ್ರಪ್ರೇಂದು ಕೈಗೆ ಸಿಕ್ಕಂತಾಗಿ ಅವನಿಗೆ ಸಮಾಧಾನವಾಗಿತ್ತು. ತನ್ನಿಂದ ಇನ್ನೂ ಕೆಲಸವಾಗಬೇಕೆಂದು ದೈವಸಂಕಲ್ಪವಿರಬೇಕು. ಇಲ್ಲದಿದ್ದರೆ ಎಲ್ಲವನ್ನೂ ಕೆಳೆದುಕೊಂಡು ನಿರಾಧಾರವಾಗಿ ಬಟ್ಟಬಯಲಿನಲ್ಲಿ ನಿಂತಿರುವಾಗ ಹೇಳಿಕಳಿಸಿದವರಂತೆ ಲಿಂಗಪ್ಪ ಪಡದಪ್ಪ ಇವರಿಬ್ಬರೂ ಬಂದಿದ್ದೇಕೆ? ಶೇಷಪ್ಪನಿಗೆ ಮತ್ತೆ ಆತ್ಮವಿಶ್ವಾಸ ಚಿಗುರಿದಂತಾಯಿತು. ಕಾಲಿಗೆ ಹೊಸ ಚೈತನ್ಯ ಬಂದಂತಾಯಿತು. ದೇವರು ಕೊಟ್ಟ ಈ ಸಂಧಿಯನ್ನು ಉಪಯೋಗಿಸಿ ಕೊಂಡರೆ ತನ್ನ ಅಧಿಕಾರ ಪುನಃ ಸ್ಥಾಪಿತವಾದರೂ ಆಗಬಹುದೆನಿಸಿ ಉತ್ಸಾಹದಿಂದ ಹೆಚ್ಚಿ ಹಾಕಿದ.

ಶೇಷಪ್ಪ ಚಾವಡಿಯ ಹತ್ತರ ಬಂದಾಗ, ವಾಡೆಯ ಕಡೆಗೆ ಗುಂಪಾಗಿ ಜನರು ಓಡಿ ಹೋಗುತ್ತಿರುವದನ್ನು ಕಂಡು ಕುಶಾಹಲದಿಂದ ಏನಾಗಿದೆಯೋ ನೋಡಬೇಕೆಂದು ಅಲ್ಲಿಯೇ ಕ್ಷಣಹೊತ್ತು ನಿಂತ. ಸ್ವಲ್ಪ ಹೊತ್ತಾದ ಮೇಲೆ

ವಾಡೆಯ ಕಡೆಯಿಂದ ದಾದಾ ಪಡದಪ್ಪನನ್ನು ಹೊತ್ತುಕೊಂಡು ಚಾವಡಿಯ ಕಡೆಗೆ ಬರುತ್ತಿರುವದು ಕಂಡಿತು. ಈ ದೃಶ್ಯ ಶೇಷಪ್ಪನಲ್ಲಿ ಆಷ್ಟರ್ ಭಯಗಳಿರಡನ್ನೂ ಕೆರಳಿಸಿತು. ದಾದಾ ನೆಟ್ಟಗೆ ಚಾವಡಿಯ ಮುಂದಿನ ಚೌಕಿನಲ್ಲಿ ಹಾಯ್ದು ಮಸಿದಿಯ ಪಾವಟಿಗಳನ್ನೇರಿ ಪಡದಪ್ಪನವರನ್ನು ಅಲ್ಲಿ ಸಾಫಿಸಿ ಕಟ್ಟಿಯನ್ನಿಂದು ಬಂದ. ವಾಡೆಯ ಕಡೆಗೆ ಜನ ಹೀಗೆ ಓಡಿ ಹೋದದ್ದು, ದಾದಾನ ಈ ವಿಲಕ್ಷಣ ಸಾಹಸ ಇವುಗಳ ಅರ್ಥವನ್ನು ಶೇಷಪ್ಪ ದೂರದಿಂದಲೇ ಕಂಡು ಉಹಿಸಿದ. ಪಡದಪ್ಪನವರು ಮರಕ್ಕೆ ಹೊಗಿರಬೇಕು; ಜನರು ಸಿಟ್ಟಿಗೆದ್ದು ಅವರನ್ನು ಮರದಿಂದ ಹೊರದೂಡಿ ಗುರುತಿಂಗಯ್ಯನವರಿಗೆ ಸೇರಿದ ಮರ ಅವರ ವಶದಲ್ಲಿಯೇ ಉಳಿಯಲೆಂದು ಹೂಡಿದ ತಂತ್ರದ ಪರಿಣಾಮವಿರಬೇಕೆಂದು ಅವನಿಗೆ ಗೊತ್ತಾಯಿತು. ಮಸಿದಿಗೆ ಹೋಗಿ ಪಡದಪ್ಪನವರನ್ನು ತನ್ನ ಮನಗೆ ಕರೆದುಕೊಂಡು ಹೋಗಬೇಕೆಂಬ ವಿಚಾರ ಬಂತು. ಅದರೆ ಹಾಗೆ ಮಾಡಲು ಅವಕಾಶವೇ ದೊರೆಯಲಿಲ್ಲ. ಮಾಮಲೇದಾರರ ಪಟ್ಟಿವಾಲಾ ಉಸ್ಕಾನ್ ಬಂದು ಸಲಾಂ ಮಾಡಿ ಸಾಹೇಬರು ಕರೆಯುತ್ತಿದ್ದಾರೆಂದು ಅರಿಕೆ ಮಾಡಿಕೊಂಡ. ಶೇಷಪ್ಪ ತನ್ನ ಕಾರ್ಯಕ್ರಮವನ್ನು ಬದಲಿಸಿ ಸಾಲೆಯನ್ನು ಪ್ರವೇಶಿಸಿದ.

ಉಂಟಾಗಿ ಇರ್ಮ್ಮೂಳೆಂದು ಹೋಲೀಸರು, ಅಮಲ್ಲಾರರು, ಅದೂ ಅಲ್ಲದೆ ಮರದ ಸಮೀಪದ ವಾಡೆಯಲ್ಲಿಯೇ ಮಹಾರಾಜರು ಕ್ಯಾಂಪು ಹಾಕಿರುವಾಗ ದಾದಾ ಪಡದಪ್ಪನವರನ್ನು ಹೊತ್ತು ತಂದು ಮಸಿದಿಯಲ್ಲಿ ಇಳಿಸಿದನಲ್ಲ—ಪುಂಡತನಕ್ಕೆ ಇದನ್ನು ಬಿಟ್ಟರೆ ಮತ್ತಾವ ಸಾಕ್ಷಿ ದೊರಕಿತು? ಈ ಸಂಗತಿಯನ್ನು ಮಾಮಲೇದಾರರಿಗೆ ಹೇಳಿ ಹೊಸ ಪ್ರಕರಣವೋಂದನ್ನು ಸೃಷ್ಟಿಸುವುದೆಂದು ಶೇಷಪ್ಪನಿಗೆ ಹಷ್ಟ ವೆನಿಸಿತ್ತು. ಅದೇ ಉನ್ನಾಡದಲ್ಲಿಯೇ ಒಳಗೆ ಕಾಲಿಟ್ಟ ಮಾಮಲೇದಾರರು ಏನೋ ಕೆಲಸದಲ್ಲಿದ್ದವರು ಮುಖಿವೆತ್ತಿ ಸೋಡಿದರು, ಎದುರಿಗೆ ಶೇಷಪ್ಪ! ಅವರ ಮುಖ ಒಮ್ಮೆಲೆ ಗಂಭೀರವಾಯಿತು; ಹುಬ್ಬಿ ಸಂಪತ್ತಿವಾದವು; ಕಣ್ಣ ಕೊನೆ ಕೆಂಪಾದವು. ವಾಡಿಕೆಯಂತೆ ಮೀಸೆಯೂ ತುದಿಗಳು ಕುಳಿಯತೊಡಗಿದವು.

ಅಧಿಕಾರಿಗಳ ಇಂಥ ಮುಖಗಳನ್ನು ಓದಿ ಅರ್ಥ ಮಾಡಿಕೊಳ್ಳುವದರಲ್ಲಿ ಶೇಷಪ್ಪ ನಿಷ್ಣಾತನಾಗಿದ್ದು. ಮಂದೇನೋ ಅನಾಹತ ಕಾದಿದೆಯೆಂದು ಗೊತ್ತಾಯಿತು. ಅದಕ್ಕೆ ತಕ್ಕಂತೆ ಜೋಲಿಮೋರೆ ಹಾಕಿದ; ಕ್ಕೆ ಒಂದನ್ನೂಂದು ಹೊಸೆಯಹತ್ತಿದವು. ದೇಶಾವರಿ ನಗೆ ಹೇಳಿಕಳಿಸಿದಂತೆ ತುಟಿಗಳ ಅಂಚಿನಲ್ಲಿ ಮಿನುಗಹತ್ತಿತ್ತು. ಯಾವ ಉಪಾಯದಿಂದ ಸಾಹೇಬರ ಮುಖಿದ ಉರಿಯನ್ನು ಶಾಂತಗೊಳಿಸಬೇಕೆಂಬ

ಎಣಿಕೆಯಲ್ಲಿಯೇ ಮಗ್ನಾಗಿ ಶೇಷಪ್ಪ ಅವರ ಅಪ್ಪಣೆಗಾಗಿ ಕಾದು ನಿಂತ.

ಮಾಮಲೇದಾರ ಕೃಷ್ಣರಾಯರು ಅವನೆಡೆಗೆ ಒಂದು ಬಿರುನೋಟವನ್ನು ಜೀರಿದರು. ಮೇಜಿನ ಮೇಲಿಂದ ಒಂದು ಹಾಳೆಯನ್ನು ಮುಂದೆ ಸರಿಸುತ್ತ, “ಶೇಷಪ್ಪ, ನಿನ್ನ ಕೆಲಸದಿಂದ ಸಸೆಂಡ ಮಾಡೇದ ಅಂತ ಪ್ರಾಂತಸಾಹೇಬರು ಆಡೆರ ಮಾಡ್ಯಾರ. ತಗಾಯಿ ಸಾಲ ಉರ ಜನರಿಗೆ ಸರಿಯಾಗಿ ಮುಟ್ಟಿಸಿಲ್ಲ, ಮತ್ತೆ ಬರಗಾಲ ಪರಿಹಾರಕ್ಕಂತ ಅಜ್ಞ ಬರಿಸಿ, ಉರ ಜನರಿಂದ ಅದರ ಮ್ಯಾಲೆ ಸಹಿ ತೊಗೊಂದು, ಆ ಅಜ್ಞೇ ಒಳಗ ಶ್ಯಾಮರಾಯನ ನೇಮಣಾಕಿ ಆಗಬಾರದೂ ಅಂತ ಬರಸಿದೆ ಅಂತ ನಿನ್ನ ಮ್ಯಾಲೆ ಆರೋಪ ಅದ. ಖಳ್ಳಿ ಹಾಕಬೇಕೂ ಅಂತ ಆಡೆರ ಮಾಡ್ಯಾರ. ದಪ್ಪರ ತರಿಸಿ, ಈಗಿಂದಿಗ ಶ್ಯಾಮರಾಯರಿಗೆ ಚಾಚು ಕೊಡಿಸಬೇಕು ಅಂಗ ನಮಗೆ ತಿಳಿಸ್ಯಾರ, ಅದಕ ಈಗ ದಪ್ಪರ ತರಿಸಬೇಕಾಗೇದ” ಎಂದು ಬಿರುಸಿನ ದನಿಯಲ್ಲಿ ಶೇಷಪ್ಪನ ಹೃದಯ ಭೇದವಾಗುವಂತೆ ನುಡಿದರು.

ಶೇಷಪ್ಪ ಈ ಮಾತುಗಳನ್ನೇಲ್ಲ ಶಾಪವಾಕ್ಯಗಳನ್ನು ಕೇಳಿಕೊಳ್ಳುವಂತೆ ಕೇಳಿಕೊಂಡ. ಸ್ವಲ್ಪ ಹೊತ್ತು ಅವನು ಕಲ್ಲಾಗಿದ್ದ. ಆ ಹೊತ್ತಿಗೆ ತನ್ನ ಆಯುಷ್ಯವೇ ಕೊನೆಯಾಯಿತೆಂದು ಕಂಡಿತು. ಮಾಮಲೇದಾರರು ಸಪಾರ್ಸ್‌ದಂತಿರುವ ಮಾತುಗಳನ್ನಾಡಿ ಅವನ ಪ್ರಾಣವನ್ನೇ ಹೀರಿದ್ದರು. ಇನ್ನೊಂದು ಮಾತು ಕೇಳಲೂ ಕೂಡ ಅವಕಾಶವಿರಲಿಲ್ಲ. ಆದರೆ ಶಾಪಕ್ಕೊಂದು ಉಶ್ಯಾಪವಿರಲೇಬೇಕಲ್ಲವೇ?

“ಸಾಹೇಬರ, ಇದೊಂದು ಸಾರೆ ನನ್ನ ಉಳಿಸಿಕೊಳ್ಳಿರಿ” ಎಂದು ಅಂಗಲಾಜಿ ದೇಸ್ಯವೇ ಮೂರಿತಯಾದಂತೆ ಶೇಷಪ್ಪ ಹೇಳಿದ.

ಮಾಮಲೇದಾರರು ಕರಗುವಂತಿರಲಿಲ್ಲ. “ಇದು ನನ್ನ ಆಡೆರಲ್ಲ ತಿಳಿತೆಲ್ಲೋ” ಪ್ರಾಂತಸಾಹೇಬ ಮಾಡ್ಯಾನ. ಹೋಗಿ ಬೇಕಾರ ಅವಗ ಹೇಳಿಕೋ. ನನ್ನ ಕೆಲಸೆಪ್ಪು ಅಪ್ಪು ನಾ ಮಾಡತೇನಿ. ಈಗಿಂದಿಗ ದಪ್ಪರ ಬರಬೇಕಿಲ್ಲೆ” ಎಂದು ಗುಡುಗಿದರು. ಮೊನ್ನಿನ ಅವರ ಮಾದವಕ್ಕೂ ಇಂದಿನ ಕರ್ಮಾರತೆಗೂ ಎಂಥ ಅಂತರ! ಅಧಿಕಾರಿಗಳಿಗೆ ಹೃದಯವೇ ಇರಲಿಕ್ಕಿಲ್ಲವೇ ಎಂದು ಶೇಷಪ್ಪನಿಗೂ ಕೂಡ ಆಶ್ಚರ್ಯವನಿಸಿತು. ಆ ದನಿಯ ಬಿರುಸುತನವನ್ನು ನೋಡಿಯೇ ಅವನ ಎಲ್ಲ ಆಸೆಗಳೂ ಉಡುಗಿ ಹೋಗಿದ್ದವು. “ಈಗ ತಾಸು ರಾತ್ರಿ ಆಗೇದಲ್ಲ ಸಾಹೇಬರ? ನಾಳೆ ಮುಂಜಾನೆ ದಪ್ಪರ ತರಿಸಿ, ಚಾಚು ಕೊಡಿಸಿದರೆ ಆಗಿಲ್ಕಿಲ್ಲ?” ಶೇಷಪ್ಪನ ದನಿ ಗುರುತು ಸಿಗದಷ್ಟು ದೀನವಾಗಿತ್ತು. ಅಧಿಕಾರದ ಉಕ್ಕಿನ ಹೃದಯವನ್ನು ಭೇದಿಸುವ ಕೊನೆಯ ಅಸ್ತ್ರವಾಗಿತ್ತದು.

“ಸಾಹೇಬರು ಇದು ಘಂಟೇಕ್ಕೆ ಆಡ್ರೆರ ಜಾರಿಮಾಡಬೇಕೂ ಅಂತ ಕೊಟ್ಟಿ ಕೆಲಸಾರ್ಥ. ಉಂಟಾಗಿ ಹುಡುಕಿದರೂ ನೀ ಏನ ಸಿಗಲಿಲ್ಲ. ಆಡ್ರೆರ ಜಾರಿ ಆದ್ದರಿಂದ ಸಾಯಂಕಾಲದೋಳಗ ಅಂತ ರಿಪೋಲೆಟ್ ಮಾಡುವದು ಜರೂರ ಅದ. ದಪ್ತರ ತರಸಲಿಕ್ಕೇಬೇಕು. ಈಗ ನಿನ್ನ ಸಂಗತಿಲೇ ಪೋಲೀಸರು ಬರತಾರ. ಅವರ ಕೈಯಾಗ ದಪ್ತರ ಕೊಡು. ಇಕಾ, ಈಗ ಈ ಆಡ್ರೆರ ಮುಟ್ಟಿದಕ್ಕೆ ಸಹಿ ಮಾಡು” ಮಾಮಲೇದಾರರು ಇನ್ನೊಂದು ಮಾತ್ರದಂತೆ ನುಡಿದರು.

ಶೇಷಪ್ಪ ಅವರ ಪ್ರತಿಯೊಂದು ಮಾತನ್ನೂ ಲಕ್ಷ್ಯಪೂರ್ವಕವಾಗಿ ಕೇಳಿಕೊಂಡ. ಮೃತ್ಯು ದೇವತೆಯೇ ತನಿಂದಿರು ನಿಂತು ಮಾತಾಡುತ್ತಿರುವಂತೆ ಅವನಿಗೆ ಅನಿಸಿತು. ಮಂತ್ರಮುಗ್ಧವಾದ ಹಾವಿನಂತಾಗಿತ್ತು ಅವನ ಸ್ಥಿತಿ. ನಾಲಗೆಯ ದವರೇ ಆರಿ ಹೋಗಿದ್ದರಿಂದ ಅವನ ಬಾಯಿಂದ ಮಾತುಗಳೇ ಹೊರಡಲಿಲ್ಲ. ಕಣ್ಣ ಕತ್ತಲೆಗವಿಂದಂತಾದವು. ಸುಮ್ಮನೆ ಮಾಮಲೇದಾರರು ಮುಂದೆ ಕಾಚಿದ ಕಾಗದಕ್ಕೆ ಸಹಿ ವಾಡಲು ಬಂದ ಕೈಗಳು ಭಯದಿಂದ ಕಂಫಿಸುತ್ತಿದ್ದಿದ್ದರಿಂದ ಬರೆಯುವದಾಗಲಿಲ್ಲ. ಆಸನ್ನಮರಣನಾದ ರೋಗಿಯ ಚಲನವಲಸಗಳನ್ನು ನಿರಿಕ್ಷಿಸುವ ಡಾಕ್ಟರನಂತೆ ಮಾಮಲೇದಾರರು ಶೇಷಪ್ಪನ ಕಡೆಗೆ ಅತ್ಯಂತ ನಿರ್ವಿಕಾರ ವೃತ್ತಿಯಿಂದ ಲಕ್ಷಿಕೊಟ್ಟಿದ್ದರು.

ಹೋಗುವಾಗ ಅತ್ಯಂತ ದೃಷ್ಟಿಪೂರ್ಣವಾದ ನೋಟಪೋಂದನ್ನು ಮಾಮಲೇದಾರರೆಡೆಗೆ ಶೇಷಪ್ಪ ಬೀರಿದ. ಅದೂ ಫಲಕಾರಿಯಾಗಲಿಲ್ಲ. ಮಾಮಲೇದಾರರು ಅವನ ಕಡೆಗೆ ನೋಡಲೇ ಇಲ್ಲ. ಅಪರಕರ್ಮವನ್ನು ಮುಗಿಸಿ ಪಾರಾಗುವ ಪುರೋಣಿತನಂತೆ ಅವರು ಈ ಕರ್ತವ್ಯವನ್ನು ನೇರವೇರಿಸಿ ಕೃತಕೃತ್ಯಾಗಿದ್ದರು.

ಶೇಷಪ್ಪನ ಮನೆಯಿಂದ ಪೋಲೀಸರು ಕುಲಕರ್ಮಿಕಿ ದಪ್ತರನ್ನು ಚಾವಡಿಗೆ ಸಾಗಿಸಿದರು. ಅವರ ಜೊತೆಗೆ ಅವನೂ ಚಾವಡಿಗೆ ಬರಬೇಕಾಯಿತು. ಅಲ್ಲಿ ಬಂದ ಮೇಲೆ ಚಾಚುತ್ತಿರುವನ್ನು ತಯಾರಿಸಿಕೊಟ್ಟಿ. ಈ ಎಲ್ಲ ವಿಧಿ ನಡೆಯುತ್ತಿರುವಾಗ ಮೊದಲು ಸ್ನೇಹದಿಂದ ಹತ್ತಿರ ಸುಳಿಯುತ್ತಿದ್ದವರೆಲ್ಲ ಈತ ತಿರಸ್ಕಾರದಿಂದ ನೋಡುತ್ತಿದ್ದರು. ಅಂದು ರಾತ್ರಿ ತಿರುಗಿ ಅವನು ಮನೆಗೆ ಹೋಗುವಂತಿರಲಿಲ್ಲ. ಅಲ್ಲಿಯೇ ಗೋಪಾಳರಾಯನ ಹತ್ತಿರ ಮಲಗುವದಾಗಿ ಹೇಳಿದರೂ ಪೋಲೀಸರು ಕೇಳಲಿಲ್ಲ. ಧರ್ಮಶಾಲೆಯ ಕೊಣಕೆಯಲ್ಲಿಯೇ ಅವನು ಮಲಗಬೇಕೆಂದು ಆಜ್ಞೆಯಾಗಿದೆಯೆಂದು ಪೋಲೀಸರು ಹೇಳಿದರು. ಶೇಷಪ್ಪನಿಗೂ ಪಾರಾಗುವ ಆಸೆ ಏನೂ ಉಳಿದಿರಲಿಲ್ಲ. ನಿರುಪಾಯನಾಗಿ ಒಟ್ಟಿಕೊಂಡ.

ಅಂದು ಮಧ್ಯಾಹ್ನದಿಂದ ಹಿಡಿದ ಮಳಿ ಬಿಟ್ಟಿರಲ್ಲ. ನಿಂತು ನಿಂತು ಸುರಿಯುತ್ತಿತ್ತು. ಮೋಡಗಳಿದ್ದರಿಂದ ನಕ್ಕತ್ತಗಳ ಬೆಳಕು ಕೊಡ ಇರಲಿಲ್ಲ. ಪಡುವಳಿ ಗಾಳಿ ಬೀಸುತ್ತಿತ್ತು; ಚೆಲಿ ಹಚ್ಚಿತ್ತು.

ಶೇಷಪ್ಪ ಧರ್ಮಶಾಲೆಯಲ್ಲಿ ಒಂದು ಕಂಬಳಿಯ ಮೇಲೆ ಬಿದ್ದುಕೊಂಡಿದ್ದ. ಅವನಿಗೆ ಚೊಚ್ಚಿಲ ಅನುಭವ. ಕಂಬಳಿಯ ಮೇಲೆ, ಚೆಲಿ ಕೊರೆಯುತ್ತಿರುವಾಗ, ಅದೂ ಇಂಥ ಮನಸ್ಸಿತಿಯಲ್ಲಿ ನಿದ್ದೆ ಹತ್ತುವದು ದೂರದ ಮಾತಾಗಿತ್ತು. ಇಪ್ಪತ್ತು ವರ್ಷಗಳವನ ಗತಜೀವನವು ಚಿತ್ರಿಸಿತ್ತವಾಗಿ ಕಣ್ಣಮುಂದೆ ಹಾಯ್ದು ಮಾಯವಾಗುತ್ತು. ಇಂಥ ಅಪರಧಗಳಿಷ್ಟ್ವೇ ಹಿಂದೆ ಅವನ ಕೈಯಿಂದ ಆಗಿದ್ದವು. ಒಂದೊಂದು ಅಪರಾಧಕ್ಕೆ ಅವನಿಗೆ ಏಳೇಳು ವರ್ಷ ಶಿಕ್ಷೆಯಾಗಬಹುದಿತ್ತು. ಆದರೆ ಒಂದು ಸಲವೂ ಅವನು ಶಿಕ್ಷಿಗೆ ಗುರಿಯಾಗಿರಲಿಲ್ಲ. ಪುಣ್ಯವಶದಿಂದಲೋ ಏನೋ, ಹೇಗೋ ಅವುಗಳಿಂದ ನುಸುಳಿಕೊಂಡು ಬಂದಿದ್ದ. ಕಾಯದೆ ಜ್ಞಾನ ಅವನ ಅಮೌಲ್ಯವಾದ ಸೂತ್ರಾಗಿತ್ತು. ಕಾಯದೆಯ ಕುಸುರು ತೆಗೆಯುವ ಅವನ ಬುದ್ಧಿವಂತಿಕೆಯನ್ನು ಮೆಚ್ಚಿ, ಕೈತುಂಬ ಹಣಕೊಟ್ಟಿಸ್ತು ಸತ್ಯಿಸಲು ಕಾರಣವಾಗಿದ್ದ ಅವನ ಕೃತಿಗಳ ಎದುರಿಗೆ, ಇಂದು ಗಿಬ್ಬನ್ ಸಾಹೇಬನು ಆರೋಪಿಸಿದ ಕೃತಿಗಳು ತೀರ ಸ್ಟುಲ್ಕವೆನಿಸಿದವು. ಆದರೆ ಅಂಥ ಕೃತಿಗಳೇ ಇಂದು ಅವನ ಗೌರವವನ್ನು ಪಾದಳ್ಳಿಯ ಪೇಟೆಯಲ್ಲಿ ಕಾಸಿಗೆ ಪಂಫೇರಾಗುವಂತೆ ಮಾಡಿದ್ದವು. ಸಾಕ್ಷಿಗಳನ್ನು ಒಡೆದು, ಹೆಸರುಗಳನ್ನು ತಿದ್ದಿ, ಸತ್ಯವರನ್ನು ಪುನರುಚ್ಚಿವನಗೋಳಿಸಿ ಖಿಟ್ಟಿಯನ್ನು ಗೆಲ್ಲಬಲ್ಲ ತನ್ನಿಂಥ ಕೃತಿವೀರನಿಗೆ ಖಿಟ್ಟಿಯ ಹೆದರಿಕೆಯಿಂದರೇನು?

ಆದರೆ ಮಾಂತ್ರಿಕನ ಮಂತ್ರದಂಡವೇ ಕಳೆದುಹೋಗಿತ್ತು. ಅನುಷ್ಠಾನದಲ್ಲಿ ಚ್ಯಾತಿ ಉಂಟಾದರೆ ಮೇಲೆದ್ದ ಭೂತ ವೇತಾಳಿಯನ್ನೆ ನುಂಗುವಂತೆ ಶೇಷಪ್ಪನ ಗರಿಯಾಗಿತ್ತು. ಅವನ ದಪ್ಪರ ಅವನ ಕೈಯಲ್ಲಿರಲಿಲ್ಲ. ಅದು ಅವನ ಕುಲಕಸುಬಿನ ಕೌಶಲದ ರಂಗಭೂಮಿಯಾಗಿತ್ತು; ಬುದ್ಧಿ ಸಾಮರ್ಥ್ಯದ ಗರಡ ಮನೆಯಾಗಿತ್ತು. ಹಾವಿನಂತೆ ಕುನಸಿಟ್ಟುಕೊಳ್ಳುವ ಜನರನ್ನು ಆಡಿಸಬಲ್ಲ ಗರುಡನಗೆ ಅದರಲ್ಲಿತ್ತು. ಎಷ್ಟೋ ಅನಾಧಜೀವಿಗಳ ಎಷ್ಟೋ ಗರ್ವಿಷ್ಟರ ವಿಧಿಲಿಖಿತ ಅದರಲ್ಲಿ ಬರೆಯಲ್ಪಟಿತ್ತು. ಶೇಷಪ್ಪ ಅವರೆಲ್ಲರ ದೃವನಿಯಮಾಕನಾಗಿದ್ದ. ಉಂಟಿ ಜನರ ಆಸ್ತಿಯಲ್ಲ ಅವನ ಸೂತ್ರದಂತೆ ಉಳಿದು ಅಳಿಯುತ್ತಿತ್ತು; ಹೊಲದ ಸೀಮಾರೇಖಗಳು ಬೆಳಗಾಗುವದರಲ್ಲಿ ಬದಲಾಗುತ್ತಿದ್ದವು.

ಆದರೆ ಈಗ ಆ ಇಂದ್ರಜಾಲವೆಲ್ಲ ಕೆಲಸಕ್ಕೆ ಬಾರದಂತಾಗಿತ್ತು. ಶೇಷಪ್ಪ ಹಲ್ಲು ಮುರಿಸಿಕೊಂಡ ಹೆಬ್ಬಿಲಿಯಾಗಿದ್ದ. ಅವನ ಕಣ್ಣಿಗೆ ಭವಿತವ್ಯ

ಫೋರವಾಗಿಯೇ ಕಂಡಿತು. ಅಧಿಕಾರ ಕೈಯಲ್ಲಿರುವಾಗ ಜನ ಹೇಳಿದಂತೆ ಕೇಳಿದ್ದರು. ಆದರೆ ಗೂಳಿ ಬಿದ್ದುಹೋಗಿತ್ತು ಬಿದ್ದ ಪಟ್ಟೆ ಅಸಹನೀಯವಾಗಿರುವಾಗ ಮೇಲೆ ಆಲಿಗೊಂದರಂತೆ ಖೀಸುವ ಕಲ್ಲುಗಳನ್ನು ತಡೆದುಕೊಳ್ಳಬೇಕು. ದುರ್ಭಾಲತೆ ಮರಣಕ್ಕಿಂತ ದುಃಖದಾಯಕವಾಗಿ ಕಂಡಿತು.

ಎಷ್ಟು ಸುಲಭವಾಗಿ ತಾನು ಬಲೆಗೆ ಬಿದ್ದನಲ್ಲ ಎಂದು ಶೇಷಪ್ಪನಿಗೆ ದುಃಖವಾಗಿತ್ತು. ಪ್ರಬುಲವಾದ ಅಪರಾಧಕ್ಕೆ ಶಿಕ್ಷೆಯನ್ನುನುಭವಿಸಿಸುವದರಲ್ಲಿರುವ ವ್ಯೇಭವವೇ ಬೇರೆ? ಕೊಲೆ ಸುಲಿಗೆ ಕಳವು ಮುಂತಾದ ಫೋರ ಅಪರಾಧಗಳನ್ನೇ ಮಳ್ಳುಮರೆಗೆ ಸಾಗಿಸಿದ ಧೀರ ತಾನು! ಅಂಥವನು ಇಂಥ ಕ್ಷಾದ್ರವಾದ ತಪ್ಪಿಗೆ ಶಿಕ್ಷೆಗೆ ಸುರಿಯಾಗಬೇಕಾಯಿತಲ್ಲ? ಸಾವಿರಾರು ರೂಪಾಯಿ ಲಂಚ ತಿಂದಾದರೂ ಸಸ್ಪೆಂಡ ಆಗಿದ್ದರೇ ಆ ವಾರ್ತೆ ಬೇರೆ. ಒಟ್ಟು ಇಂಥ ಕೆಲಸಕ್ಕೆ ಕ್ಯಾಹಾಕಾರದಿತ್ತೆಂದೆನಿಸಿತು.

ಎಟ್ಟಿ ಹಾಕಿದರೆ ಮುಂದೇನು ಎಂಬ ವಿಚಾರವೂ ಶೇಷಪ್ಪನಿಗಿತ್ತು. ಕುಲಕರ್ಣಿಕೆ ಇನ್ನು ಮುಂದೆ ದೂರೆಯುವುದು ಸಾಧ್ಯವಿರಲಿಲ್ಲ. ಉಂಟಾಗಿ ಮುಳಗಳ್ಳಿಯಂತೆ ಕುಲಕರ್ಣಿ ಮನೆತನ ಹಜ್ಜಿರುವಾಗ ಜನ್ಮಕ್ಕೂಮ್ಮೆ ಪಾಳಿ ಬಂದರೆ ಕೃತಾರ್ಥರಾದಂತೆ. ಅಂಥದರಲ್ಲಿ ತಾನು ನಿರಾಬಾಧಿತವಾಗಿ ಕುಲಕರ್ಣಿಕೆ ನಡೆಸಿದವ. ಅಂಥ ತನ್ನ ಮೇಲೂ ಎಟ್ಟಿಯಾದರೆ ಕುಲಕರ್ಣಿಕಿಂಯ ಆಸೆಯನ್ನು ತೊರೆಯಲೇಬೇಕು. ಎಟ್ಟಿ ಹಾಕಿದರೆ ಸಾಕ್ಷಿಗಳನ್ನು ಒಡೆಯುವುದು ಸಾಧ್ಯವೇ ಎಂಬ ವಿಚಾರವೂ ಬಂದಿರಲಿಲ್ಲ. ಆದರೆ ಎಲ್ಲ ಆಸೆಗಳೂ ಕೊನೆಕ್ರಿಪ್ತಿ ಆಸೆಗಳೇ!

ಸ್ವಾರ್ಥಸಾರ್ಥಕತೆ ಶೇಷಪ್ಪನಲ್ಲಿ ರಕ್ತಕರ್ತವಾಗಿ ಬಂದ ಗುಣವಾಗಿತ್ತು. ಆ ಗುಣದ ಬಲದಿಂದಲೇ ಅವನು ಪಾದಳಿಯ ನೆಲದಲ್ಲಿ ಬೇರುಬಿಟ್ಟು ಬೆಳೆಯಲು ಸಮರ್ಥನಾಗಿದ್ದು. ಎಂಥ ಪ್ರಸಂಗದಲ್ಲಿಯೂ ಅವನ ಬುದ್ಧಿ ಸ್ವೀಕಂತ ಲಾಭದ ವಿಷಯವನ್ನೇ ಲೆಕ್ಕಾಹಾಕ್ಕಿತ್ತಿತ್ತು. ಅಂತಹೇ ಹವಾಮಾನಕ್ಕೆ ತಕ್ಕಂತೆ ಅವನ ವ್ಯಕ್ತಿತ್ವದಲ್ಲಿ ಬದಲಾವಣೆಗಳಾಗುತ್ತಿದ್ದವು. ಆದರೆ ಅದರ ಗಂಡಾಂತರಗಳನ್ನು ಅವನು ಗಮನಿಸಿರಲಿಲ್ಲ. ಕೇವಲ ಬಹಿಮೂರ್ಚಿವಾಗಿಯೇ ಬೆಳೆದು ಬಂದ ವ್ಯಕ್ತಿ ಅಂತಮೂರ್ಚಿವಾಗಿರಲೇ ಇಲ್ಲ. ಈಗ ಸರ್ವನಾಶ ಆಕಾಶದಿಂದ ಏರಗುವ ಸಿಡಿಲಿನಂತೆ ತಲೆಯ ಮೇಲೆ ತೂಗಾಡುತ್ತಿತ್ತು. ಅದರ ಬೀಕರ ವ್ಯಾಪಕತೆಯಲ್ಲಿ ಇಡೀ ಜಗತ್ತು ಮರೆಯಾಗಿತ್ತು. ಎಲ್ಲಿಯೂ ನಿಲ್ಲಲು ಒಂದು ಅಡಿ ಸ್ಥಳ ದೂರೆಯದಂತಾದಾಗಲೇ ಮನುಷ್ಯ ತನ್ನದೆಗೆ ತಿರುಗುತ್ತಾನೆ. ಶೇಷಪ್ಪನಂಥ ಸ್ವಾರ್ಥಯೂ ಈಗ ತನ್ನದೆಗೆ ತಿರುಗಿದ್ದು. ಆದರೆ ಅಲ್ಲಿ ಅವನಿಗೆ ತನ್ನ ವ್ಯಕ್ತಿತ್ವದ

ನುರುತ್ತೇ ಹತ್ತಲಿಲ್ಲ. ಕ್ಷಣಕ್ಕೊಂದು ರೂಪ ತಳೆದು ತಳೆದು ಅದು ಜೀರ್ಣವಾಗಿತ್ತು. ಭಿದ್ರಭಿದ್ರವಾಗಿತ್ತು. ರೂಪರಹಿತವಾಗಿತ್ತು.

ರಾತ್ರಿ ಬಲಿಯತ್ತ ಬಂದಂತೆ ಕತ್ತಲೆ ಆಳವಾಗುತ್ತ ನಡೆಯಿತು. ಶೇಷಪ್ಪ ಭಯದಿಂದಲೋ ಚೆಳಿಯಿಂದಲೋ ಕಂಬಳಿಯ ಮೇಲೆ ಹೊರಳಾಡುತ್ತಿದ್ದ. ನಿದ್ದ ಪೋಲೀಸರ ಬೂಟಿನ ಸಪ್ಪಳಕ್ಕಂಚಿ ಗಾವುದ ದೂರ ಓಡಿಹೋದಂತೆನಿಸಿತ್ತು. ತನ್ನ ಮೇಲಿನ ಆರೋಪಗಳೆಲ್ಲ ಸಿದ್ಧವಾಗಿ, ಶ್ರೀಕೃಷ್ಣಸ್ವಾಂಪ್ಯರೆ ತನಗೆ ಜೀಲು ವಾಸವೇ ಗತಿ ಎಂಬ ವಿಚಾರ ಅವನನ್ನು ಧೃತಿಗೊಂಡಿಸಿತು. ಅಂಥ ಚೆಳಿಯಲ್ಲಿಯೂ ಮೈಯೆಂತ ಮೈಯೆಲ್ಲ ಬೆವರು ಬಿಟ್ಟಿತು. ‘ಜೀಲು’ ‘ಜೀಲು’ ಎಂದು ತನಗೇ ತನ್ನ ಹೇಳಿಕೊಂಡಂತೆ ಕನವರಿಸಿದ.

ಧರ್ಮಶಾಲೆಯ ಹೊರಗೆ ಮಲಗಿದ್ದ ಪೋಲೀಸ ಹವಾಲ್ದಾರನಿಗೂ ನಿದ್ದ ಹತ್ತಿರಲಿಲ್ಲ. ಶೇಷಪ್ಪನ ಬಡಬಡಿಕೆ ಅವನ ಕಿವಿಗೂ ಬಿತ್ತು. ಮಲಗಿಕೊಂಡಲ್ಲಿಯೇ, “ಇದು ಜೀಲ ಅಲ್ಲರೀ ಕುಲಕಣ್ಣಾರಿ! ನಾಳೆ ಸಾಹೇಬರು ಜಾಮೀನಿನ ಮ್ಯಾಗ ಬಿಡಲಿಕ್ಕೆ ಹುಕುಂ ಹೊಟ್ಟರ ಮನಿಗೆ ಹೋದೀರೆಂತ. ಈಗ ಸುಮಾಕ ಮಲಕೋಳ್ಳ” ಎಂದು ಗದರಿಸಿ, ಮಗ್ನಿಲಾಗಿ ಮಲಗಿದ.

೨೯

ಗಿಬ್ಬನ್ ಸಾಹೇಬರು ದಿನಾಲು ಬೆಳಗಿನಲ್ಲಿದ್ದು ತಿರುಗಾಡಲು ಹೋಗುವುದು ವಾಡಿಕೆಯಾಗಿತ್ತು. ತಮ್ಮ ಬಂಗಲೆಯಲ್ಲೇ ಇರಲಿ, ಕ್ಷಾಂಪಿನಲ್ಲೇ ಇರಲಿ ಈ ನಿಯಮವನ್ನೆಂದೂ ತಪ್ಪಿಸುತ್ತಿರಲಿಲ್ಲ. ಲಂಡಕ್ಷನ್, ಅರೆಲೋಳನ ಶಟ್ಟು, ಬೂಟು, ಕಾಲುಚೀಲ, ಕೈಯಲ್ಲಿ ಮೋಳದುದ್ದ ಬೆಂತ್ತ ಇವುಗಳಿಂದಲಂಕೃತವಾಗಿ ಹೊರಟಾಗ ಅವರ ನಾಯಿಯೂ ಬೆನ್ನು ಹಿಂದಿನಿಂದ ಹೊರಟಿತೆಂದೇ ತಿಳಿಯಬೇಕು. ಇಪ್ಪೊತ್ತು ಪಾದಳ್ಳಿಯ ಕ್ಷಾಂಪಿನಲ್ಲೂ ಸಾಹೇಬರ ಈ ನಿಯಮ ತಪ್ಪಲಿಲ್ಲ.

ಇನ್ನೂ ಪೂರ್ವ ಬೆಳಗಾಗಿರಲಿಲ್ಲ. ಹೋಡಗಳಿರದಿದ್ದರೂ ಮಳೆಗಾಲವಾದ್ದರಿಂದ ನಸಕು ವರ್ಣರಹಿತವಾಗಿತ್ತು. ಖಾದುಬಣಿದ ಕತ್ತಲೆಯು ಸುತ್ತ ಹರಡಿದಂತಾಗಿತ್ತು. ಮೂಡಲಾರದೆ ಹೊತ್ತು ಮೂಡುತ್ತಿತ್ತು. ಮುಗಿಲ ತುಂಬ ನಿರ್ವಿಣ್ಣ ಭಾಯೆ ಪಸರಿಸಿತ್ತು. ಗಾಳಿ ಮಂದವಾಗಿ ಬೀಸುತ್ತಿದ್ದರೂ ಕೊರೆಂರುವ ಚೆಳಿ ತೀಕ್ಷಣವಾಗಿತ್ತು. ಉತ್ಸಾಹದ ಒಂದಂಶವೂ ವಾತಾವರಣದಲ್ಲಿರಲಿಲ್ಲ.

ಆದರೂ ಗಿಬ್ಬನ್ ಸಾಹೇಬರು ಪ್ರಕೃತಿಯನ್ನೇ ಮೂಡಲಿಸುವವರಂತೆ

ಉತ್ಸಾಹದಿಂದ ಪಾದಳ್ಳಿಯ ನದಿಯ ದಂಡಗುಂಟ ಸಾಗಿದ್ದರು. ಅವರ ಜೊತೆಯಾಗಿ ಬಂದ ನಾಯಿ ಅಲ್ಲಲ್ಲಿ ನಿಂತು ಬರುತ್ತಿದ್ದಿತಾದ್ದರಿಂದ ಸಾಹೇಬರ ನಿಸಿಗೆಯ ಗತಿಗೆ ಒಮ್ಮೆಷ್ಟೆ ತಡೆಯುಂಟಾಗುತ್ತಿತ್ತು. ಗಡ-ಬಳ್ಳ, ಕಲ್ಲು-ಮುಳ್ಳ ಎಲ್ಲದರ ಬಗ್ಗೆಯೂ ಅಧಿಕಪ್ರಸಂಗದ ಕುತೂಹಲವನ್ನು ತೋರಿಸುತ್ತಿದ್ದ ನಾಯಿ ಸಾಹೇಬರ ಹೋಪವನ್ನು ಒಮ್ಮೆಷ್ಟೆ ಕೆರಳಿಸುತ್ತಿತ್ತು. ಆದರೆ ಸಾಹೇಬರ ಕುತೂಹಲವೂ ಕಡಿಮೆಯಾಗಿರಲಿಲ್ಲ. ಈ ನಾಡಿನ ಅಸಂಖ್ಯೆ ವೈಚಿತ್ರ್ಯಗಳೇ ಅವರ ಕುತೂಹಲವನ್ನು ಸದಾ ಜಾಗೃತವಾಗಿರುವಂತೆ ಮಾಡಿದ್ದವು.

ನದಿಯ ದಂಡಗುಂಟ ನಡೆದು ಬಂದರೂ ಒಬ್ಬ ಪ್ರಾಣಿಯೇನು ಭೇಟಿಯಾಗಿ ಸಾಹೇಬರ ಚಿಕಿತ್ಸೆಯನ್ನು ಶೈಪ್ಪಡಿಸಿರಲಿಲ್ಲ. ಸುತ್ತಲಿನ ಪರಿಸರವೆಲ್ಲ ನಿಜರ್ವನವಾಗಿತ್ತು. ದೂರದಿಂದ ನೋಡಿದಾಗ ಪಾದಳ್ಳಿ ನಿದ್ದೆ ಹೋದಂತಿತ್ತು. ಜಾಗೃತಿಯ ಒಂದು ಸುಳಿವೂ ಕಾಣುತ್ತಿರಲಿಲ್ಲ.

ಸಾಹೇಬರ ಲಕ್ಷ್ಯ ಮತ್ತು ಪ್ರಕೃತಿಯ ಕಡೆಗೇ ಹೋರಳಿತು. ಮೂಡಲ ದಿಕ್ಕು ಯಾಂತ್ರಿಕವಾಗಿಯೇ ಎಂಬಂತೆ ಸಾವಕಾಶವಾಗಿ ಬೆಳಗುತ್ತಿತ್ತು. ನದಿಯ ಪಾತ್ರ ಮಂಜಿನ ತೆರೆಯನ್ನು ಮೆಲ್ಲಗೆ ಓಸರಿಸಿ ಅಷ್ಟೇ ಮೆಲ್ಲಗೆ ಹರಿಯುತ್ತಿತ್ತು. ರಾತ್ರಿಯ ಚಳಿಗೋ, ನಿದ್ದೆಯಿಲ್ಲದ್ದರಿಂದಲೇ ಪ್ರವಾಹದ ವೇಗ ಕಡಿಮೆಯಾಗಿತ್ತು. ಬೆಳಕು ಪೂರ್ವ ಬೀಳದ್ದರಿಂದ ದೂರದಲ್ಲಿ ಕಾಣುವ ಗುಡ್ಡ ಕೇವಲ ರೇಖಾಕೃತಿಯಾಗಿ ಕಾಣುತ್ತಿತ್ತು.

ಸಾಹೇಬರು ಈಗ ತೀರ ನದಿಯ ಸಮೀಪಕ್ಕೆ ಬಂದಿದ್ದರು. ಹೊನ್ನೆ ತಾವು ಮಹಾರಾಜರನ್ನು ಸ್ವಾಗತಿಸಲು ನಿಂತ ಸ್ಥಳ ಈಗ ಪ್ರವಾಹದ ಮಧ್ಯದಲ್ಲಿದೆ. ಕ್ಷೋಳಣಕ್ಕೂ ಬದಲಾಗುತ್ತಿರುವ ನದಿಯ ಶಯ್ಯೆ ಎರಡೂ ದಂಡಗಳನ್ನು ಕುಳಿಸಿದೆ. ಎರಡೇ ದಿನಗಳಲ್ಲಿ ಎಪ್ಪು ನೆರೆ ನದಿಗೆ ಬಂದಿರಬೇಕು! ಉಂಟಾಗಿ ಭೂಮಿಯ ಬಹುಭಾಗವು ಈ ನದಿಯ ಒತ್ತಿನಲ್ಲಿ ವರುಳಾಗಿಹೋಗಿರಬೇಕು! ಮಳಗಾಲವಾದ್ದರಿಂದ ನದಿಯ ಪ್ರವಾಹ ಯೋವನದಿಂದ ಸೂಕ್ಷದಂತಿತ್ತು. ಅದರ ಉನ್ನಾದವನ್ನು ತಡೆಯುವದು ಅಸಾಧ್ಯವಾಗಿತ್ತು. ಹತ್ತಲಿನ ಎರೆಭೂಮಿ ಕಸುವು ಕಳೆದುಕೊಂಡು ಪ್ರವಾಹದ ರೊಚ್ಚಿಗೇಡಾಗಿತ್ತು. ಈ ನೆಲದ ತಲೆ ಬಡಿದು ಪ್ರವಾಹ ವಿಜಯೋನ್ನಾದದಲ್ಲಿ ಮುಂದೆ ಸಾಗಿತ್ತು. ಸಾಹೇಬರು ಯೋಚಿಸುತ್ತಿದ್ದರು. ನಾಳಿನ ದಿನ ಈ ಉರಲ್ಲಿ ನಿಲ್ಲುವದಾದರೆ ನದಿಯ ಈ ಒತ್ತಿನಲ್ಲಿಯ ನೀರು ಗಂಬಿರ ಸರೋವರವಾಗಿ ತುಳುಕಾಡುವದನ್ನು ಕಾಣಲೇಬೇಕು. ನೀರು ನೆಲೆಗಳ ಕೊನೆಯಿಲ್ಲದ ಈ ನಂಟುತನದಲ್ಲಿ ಪ್ರಕೃತಿಯ ಯಾವ ರಹಸ್ಯ ಅಡಗಿದೆಯೋ!

ಭೂಮಿ ಹುಟ್ಟದಂದಿನಿಂದಲೇ ಈ ನೀರು ಹೀಗೆಯೇ ಭೂಮಿಯ ಒಡಲನ್ನು ಸೀಳಿಕೊಂಡು ಅನಂತವಾಗಿ ಪ್ರವಹಿಸುತ್ತಲೇ ಇದೆ. ಇಷ್ಟು ನೀರು ವ್ಯಾಧಿವಾಗಿ ಹರಿದು ಸಮುದ್ರವನ್ನು ಕೂಡುತ್ತಿರುವುದನ್ನು ನೋಡಿ ಸಾಹೇಬರ ಪಾಶಾತ್ಯ ಮನೋವೃತ್ತಿಗೆ ಕೆಡುಕೆನಿಸಿತು. ಅನಾವೃತ್ತಿ ಬರಗಾಲ ತಗಾಯಿ ಸಾಲ, ಬಡತನ, ಉಪವಾಸ, ಹೀಗೆಯೇ ಲೆಕ್ಕಿಟಲ್ಲದ ತಕರಾರು ಹೇಳಿ ಈ ಜನರು ಸರಕಾರಕ್ಕೆ ಅರ್ಚಿಕೊಟ್ಟು ಬೊಬ್ಬೆ ಇಡುವಪ್ಪು ಶ್ರಮವನ್ನೇ ಈ ನೀರಿನ ಉಪಯೋಗದಲ್ಲಿ ವಹಿಸಿದರೆ..? ಎಂದನಿಸಿತು. ಉರಮಗ್ಗಿಲಗೇ ಹರಿಯುವ ಈ ದೊಡ್ಡ ನದಿ ಇವರ ಪಾಲಿಗೆ ಬಂಗಾರದ ಕಣಿಯಾಗಬೇಕು. ಆದರೆ ವಸ್ತುಷ್ಟಿ ಎಷ್ಟು ವಿಪರೀತವಾಗಿದೆಯಲ್ಲ ಎಂದನಿಸಿತು.

ನದಿ ಪ್ರೋವಾಭಿಮುಖವಾಗಿಯೇ ಹರಿಯುತ್ತಿತ್ತು. ಬೆಳಗಿನ ದುರ್ಭಾಳಿಕರಿಗಳು ತೆರೆಗಳಲ್ಲಿ ಪ್ರೀತಿಪರಿಸಿದವು; ನದಿಗೆ ಜೀವ ಬಂದಂತಾಯಿತು. ಸಾಹೇಬರು ನೆಟ್ಟ ನೋಟದಿಂದಲೇ ಪ್ರವಾಹದ ಕಡೆಗೆ ನೋಡುತ್ತಿದ್ದರು. ಅಷ್ಟರಲ್ಲಿ ನದಿಯ ಮಧ್ಯಪ್ರವಾಹದಲ್ಲಿಯೇ ಒಬ್ಬ ಮನುಷ್ಯ ತೇಲಿಹೋಗುತ್ತಿರುವುದನ್ನು ನೋಡಿ ಸಾಹೇಬರ ಹೃದಯ ಕಂಪಿಸಿತು. ಪಾಪ ಅವನು ಸೆಳೆವಿಗೆ ಸಿಕ್ಕು ತೇಲಿಹೋಗುತ್ತಿದ್ದಾನೆಂದು ಕಳವಳವಾಯಿತ. ದೂರದ ನೋಟವಾದ್ದರಿಂದಲೂ, ಆ ಮನುಷ್ಯ ತೇಲಿ ಮುಳ್ಳಿಗುತ್ತಿದ್ದುದರಿಂದಲೂ ಯಾರೆಂಬುದು ಗೊತ್ತಾಗುವಂತಿರಲ್ಲ. ಸಾಹೇಬರ ಅಂತಃಕರಣ ಧದಪಡಿಸಿ, ಅವನನ್ನು ಉಳಿಸಬೇಕೆಂದು ಆಸೆಯಾದರೂ ಅವರು ಅಸಹಾಯಕರಾಗಿದ್ದರು. ಸಮುದ್ರದಲ್ಲಿ ಈಸಿದ ಅನುಭವ ಸಾಹೇಬರಿಗಿತ್ತು. ಆದರೆ ಸೆಳೆವಿನ ನದಿಗಳಲ್ಲಿ ಈಸುವುದು ಅಪಾಯಕರ ಎಂದು ಅವರಿಗೆ ಯಾರೋ ಹೇಳಿದ್ದರು. ಅದರಲ್ಲಿ ದಕ್ಷಿಣದ ಈ ನದಿಗಳಂತೂ ತೀರ ಸೆಳೆವಿನವು. ಸುಮ್ಮನೆ ನೋಡುತ್ತ ನಿಲ್ಲವದಲ್ಲದೆ ಅವರು ಏನೂ ಮಾಡದಾದರು.

ಸ್ವಲ್ಪ ಹೊತ್ತು ಹೀಗೆಯೇ ವ್ಯಾಧನಿರೀಕ್ಷೆಯಲ್ಲಿಯೇ ಕಳೆಯಿತು; ಆಮೇಲೆ ತೇಲಿ ಹೋಗುತ್ತಿದ್ದ ಆ ವ್ಯಕ್ತಿ ನಿರಾಯಾಸದಿಂದ ಕೆಲ ಅಂತರದ ಮೇಲೆ ನೀರಿನ ಮಲುವನ್ನು ನೋಡಿ ಈಸುತ್ತ ದಂಡೆಗೆ ಮುಟ್ಟಿತು. ದಂಡೆಯ ಮೇಲೆ ಮೊದಲಿಟ್ಟಿದ್ದ ಪಂಚೆಯನ್ನುಟ್ಟು, ನದಿಗೂ ಸೂರ್ಯನಿಗೂ ವಂದನೆ ಸಲ್ಲಿಸಿ, ಈ ವ್ಯಕ್ತಿ ಮಂತ್ರಫೋಷಣೆಯಾದಿಗೆ ಮನೆಯ ದಾರಿ ಹಿಡಿಯುವವರಿಗೆ ಸಾಹೇಬರು ಆಶ್ಚರ್ಯದಿಂದ ಕಲ್ಲಾಗಿ ನೋಡುತ್ತಲೇ ನಿಂತಿದ್ದರು. ಅವನು ತೇಲಿಹೋಗುತ್ತಿರದೆ ದಿನಾಲು ನದಿಯ ಮಧ್ಯ ಪ್ರವಾಹದವರೆಗೆ ಈಸಿ ಹೋಗಿ ಆ ನಿರ್ದಿಷ್ಟ ಸ್ಥಳವನ್ನು

ಮುಟ್ಟಿಬರುವ ರೂಢಿಯನ್ನಿಟ್ಟುಕೊಂಡವನಾಗಿರಬೇಕೆಂದು ತೋರಿತು. ಅವನು ತಿರುಗಿ ಹೊರಟಾಗ ಅವನನ್ನು ಕಂಡು ಮಾತಾಡಿಸಲೇಬೇಕೆಂಬ ಕುಶೂಹಲ ಸಾಹೇಬರಲ್ಲಿ ಹೆಚ್ಚಿತ್ತು.

ಅವಸರದಿಂದ ಹೆಚ್ಚಿಹಾಕುತ್ತ ಸಾಹೇಬರು ಆ ವೈಕಿಯನ್ನು ಅನುಸರಿಸಿದರು. ನಾಯಿ ಅವರ ಬೆನ್ನುಹಿಂದೆಯೇ ಓಡುತ್ತ ಬಂದಿತು. ತೀರ ಹತ್ತಿರ ಬಂದಾಗ ಮಂತ್ರೋಚ್ಛಾರಣೆ ಮಾಡುತ್ತ ನಡೆದಿರುವ ವೈಕಿ ಮತ್ತಾರೂ ಆಗಿರದೆ ರಾಜಪುರೋಹಿತರಾದ ಭಾಳಾಚಾರ್ಯರೇ ಎಂಬ ಸಂಗತಿ ಸ್ವಷ್ಟವಾಗಿ ತಿಳಿಯಿತು. ಸಾಹೇಬರಿಗೆ ತಮ್ಮ ಬೆಳಗಿನ ಈ ಸಂತೋಧನೆಯನ್ನು ಕಂಡು ಹೊಳ್ಳಿ ತುಂಬ ನಗೆ ಬಂತು. ಯಾವುದಾದರೂ ವಿಕ್ರಮವನ್ನು ಸಾಫಿಸಬಲ್ಲ ಈಸುಗಾರನನ್ನು ಈ ಕೊಂಪೆಯಲ್ಲಿ ಅರಸರೇಕೆಂದಿದ್ದ ಅವರಿಗೆ ಆಚಾರ್ಯರನನ್ನು ಕಂಡು ನಿರಾಶೆಯಾಯಿತು.

“ಇದೇನು ರಾಜಪುರೋಹಿತರೇ, ತೀರ ನಸುಕಿನಲ್ಲಿಯೇ ಸಾನ್ವಕೇ ಬಂದಂತಿದೆ” ಎಂದು ಸಾಹೇಬರು ಮಾತಾಡಿಸಿದರು.

ಆಚಾರ್ಯರು ಮೊದಲು ಆಶ್ಚರ್ಯದಿಂದ ತಡವರಿಸಿದರು. “ದಿನಾ ನಸಿಕಿನ್ನಾಗ ಎದ್ದು ಕೃಷ್ಣಸಾನು ಮಾಡುವ ರೂಢಿ ಇಟಗೊಂಡಿನಿ ಸಾಹೇಬರ. ಈಗ ಏವತ್ತು ವರ್ಷ ಆಗಿರಬೇಕು, ಈ ರೂಢಿ ಎಂದೂ ತಪ್ಪಿಸಿಲ್ಲ” ಎಂದು ವಿನಯದಿಂದಲೇ ಆಚಾರ್ಯರು ಉತ್ತರವಿತ್ತರು.

ತಮ್ಮ ಬೆಳಗಿನ ಈ ರೂಢಿ ಗಿಬ್ಬನ್ ಸಾಹೇಬರ ಕೆಲ್ಲಿಗೆ ಬಿದ್ದದ್ದರಿಂದ ಆಚಾರ್ಯರಿಗೆ ಸಂಹೋಡವನಿಸಿತ್ತು. ಆದರೆ ಸಾಹೇಬರಿಗೆ ಆಚಾರ್ಯರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕೆಂಬ ಕುಶೂಹಲವಿತ್ತು. ಬೆಳಗಿನ ಇಂಥ ಚಳಿಯಲ್ಲಿ ಮಧ್ಯಪ್ರವಾಹದವರಿಗೆ ಈಸಿ ಬರುವ ರೂಢಿಯನ್ನಿಟ್ಟುಕೊಂಡಿರುವ ಈ ಬ್ರಾಹ್ಮಣ ಅಸಾಮಾನ್ಯನಾಗಿರಲೇಬೇಕೆಂದು ಅವರ ನಂಬಿಕೆಯಾಗಿಬಿಟ್ಟಿತ್ತು. ಈ ಬ್ರಾಹ್ಮಣನ ಒಳಗುಟ್ಟನ್ನು ತಿಳಿದುಕೊಂಡೇಬಿಡಬೇಕೆಂದು ಅವರಿಗೆ ಆಸೆಯಾಗಿತ್ತು.

“ನೀವು ಪ್ರಮಾಹಕ್ಕೆ ಸಿಕ್ಕು ತೇಲಿಹೋಗುವರೆಂದು ನಾನು ಗಾಬರಿಯಾಗಿದ್ದೆ. ನಾನು ಕಾಗುವ ಮೊದಲೇ ನೀವು ಅನಾಯಾಸವಾಗಿ ದಂಡಗೆ ಬಂದು ಮುಟ್ಟಿದಿರಿ” ಎಂದು ಮುಗುಳುನಗೆ ನಗುತ್ತಲೇ ಹೇಳಿದರು.

ಆಚಾರ್ಯರು ಅದೇ ರೀತಿಯಾಗಿ ನಗುತ್ತ “ಸಾಹೇಬರ ದೇವರ ಇಚ್ಛಾ ವಿನಿರತದೋ ಅದು ಆಗತದ. ನಾನು ತೇಲಿಹೋಗೋದ ಇದ್ದರ ನೀವು ಕಾಯತೀರ? ಅದೆಲ್ಲ ಸುಳ್ಳಿ! ನಮ್ಮ ದೈವದಾಗ ಇದ್ದದ್ದು ಆಗತದ” ಎಂದು

ಹೇಳಿದರು.

ಸಾಹೇಬರಿಗೆ ಈ ದೃವವಾದವನ್ನೇ ಕೊಕಬೇಕೆಂದೆನಿಸಿತು. “ಮಾತು ಮಾತಿಗೆ ದೃವಪೆಂದು ಕುಲಿತರೆ ಪುರುಷಪ್ರಯತ್ನದ ಗತಿ ಏನು? ಮನುಷ್ಯನ ಪ್ರಯತ್ನದಲ್ಲಿ ನಮಗೆ ಶ್ರದ್ಧೆ ಇರಬೇಕು ಅಲ್ಲವೇ?” ಎಂದು ಆಚಾರ್ಯರ ಜೀವನರಹಸ್ಯವನ್ನೇ ಕೆದಕಿದರು.

ಈ ಪ್ರಶ್ನೆಯಿಂದ ಆಚಾರ್ಯರು ಕಡಲಲ್ಲಿ. “ನನಗದೇನೂ ಗೊತ್ತಿಲ್ಲ ಸಾಹೇಬರ! ಈ ಜಗತ್ತು ನಡೆದದ್ದು ದೇವರ ಪ್ರೇರಣಾದಿಂದ. ಇದಿಷ್ಟ ನಾನು ಕಲಿತ್ತು. ನಾ ನಂಬಿದ್ದು ಅದನ್ನು” ಎಂದಿಷ್ಟೇ ಹೇಳಿದರು. ಆಚಾರ್ಯರಿಗೆ ದೇವರಲ್ಲಿಯ ನಿಷ್ಠೆ ಅಗಾಧವಾಗಿತ್ತು. ಅದರ ಬಗ್ಗೆ ವಾದ ಅವರಿಗೆ ಬೇಕಾಗಿರಲಿಲ್ಲ. ಅವರಿಗಿಂದ ಸಂಸ್ಕಾರ, ಅವರು ಕಲಿತ ವಿದ್ಯೆ, ಬೆಳದು ಬಂದ ವಾತಾವರಣ ಇದೇ ವಿಚಾರಸರಣೀಯನ್ನು ಹೇಳುತ್ತಿದ್ದಾಗಿ ದೃಢಗೊಳಿಸಿದ್ದವು.

ಬೇರೇನೂ ಮಾತಾಡದೆ ಆಚಾರ್ಯರು ಮನೆಯ ದಾರಿ ಹಿಡಿದರು. ಸಾಹೇಬರೂ ನಿರಾಶರಾಗಿ ತಮ್ಮ ಕ್ಷಾಂಪಿನ ದಾರಿ ಹಿಡಿದರು. ಸಾಹೇಬರ ನಾಯಿ ಮಾರ ಆಚಾರ್ಯರ ಹಿಂದಿನಿಂದ ಹೋಗಿ ಅವರನ್ನು ತಡೆಹೊಡೆದು ತಿರುಗಿ ಸಾಹೇಬರ ಹತ್ತಿರ ಬಂತು. ಆಚಾರ್ಯರು ಗಕ್ಕನೆ ತಿರುಗಿ, ಕ್ಕೆಯಲ್ಲಿ ಹಿಡಿದಿದ್ದ ತಂಬಿಗ—ಗಿಂಡಿಗಳಲ್ಲಿಯ ನೀರನ್ನು ನೆಲಕ್ಕೆ ಸುರುವಿ, ಪುನಃ ನದಿಯ ದಾರಿ ಹಿಡಿದರು. ಸಾಹೇಬರಿಗೆ ಮತ್ತೊಂದು ಆಶ್ಚರ್ಯದ ಆಫಾತವಾಯಿತು. “ಮತ್ತೆ ನದಿಯ ದಾರಿಗೆ ನಡೆದಿರಲ್ಲ, ದಾರಿ ತಪ್ಪಿತೇನು?” ಎಂದು ಕೇಳಿದರು.

“ಇಲ್ಲ, ನಿಮ್ಮ ನಾಯಿ ತಾಕಿದ್ದರಿಂದ ಮೈಲಿಗ್ಯಾತು. ಅದಕ್ಕೆ ಇನ್ನೊಮ್ಮೆ ಸ್ವಾನ ಆಗಬೇಕು ಸಾಹೇಬರ” ಎಂದು ಹೇಳಿ ಆಚಾರ್ಯರು ನದಿಗೆ ನಡೆದರು.

ಸಾಹೇಬರು ಆಶ್ಚರ್ಯಚಕಿತರಾಗಿ ತಮ್ಮ ಕ್ಷಾಂಪಿನ ದಾರಿಯನ್ನು ಮೊನವಾಗಿಯೇ ಅನುಸರಿಸಿದರು. ಬೆಳಗಿನ ಈ ನೋಟದಿಂದ ಅವರಿನ್ನೂ ವಿಚಾರದಲ್ಲಿಯೇ ಮುಳುಗಿದ್ದರು. ‘ಬಿಳಿಮನುಷ್ಯರ ಭಾರ’ ಕೇವಲ ಭಾರವಾಗಿರಲಿಲ್ಲ. ಅಗಮ್ಯವೂ ಆಗಿತ್ತು. ಈ ಜನರ ಜೀವನ ಸಿದ್ಧಾಂತಗಳಲ್ಲಿ ಸರಳತೆಯೇ ಇಲ್ಲ; ಸಾವಿರಾರು ವಿರೋಧಗಳು ಕೂಡಿ ಗಹನವಾಗಿದ್ದವು. ಇಷ್ಟು ವಿಪರೀತ ಮನೋಭಾವಗಳ ಬಂಧನದಲ್ಲಿ ಮನುಷ್ಯ ಬದುಕುವದಾದರೂ ಹೇಗೆ?

ಸಾಹೇಬರು ವಿಚಾರಮಗ್ನರಾಗಿ ಸಾಗಿರುವಾಗ ಇನ್ನೊಂದು ಸಂಗತಿ ನಡೆದು ಅವರನ್ನು ಮತ್ತೆ ಜಾಗೃತಲೋಕಕ್ಕೆ ಎಳೆದು ತಂದಿತು. ಕಾವಿಯ ಬಟ್ಟೆಯನ್ನು ಧರಿಸಿ, ವಿಭೂತಿಯ ಸ್ವಷ್ಟ ಗೆರೆಗಳಿಂದಲಂಕೃತವಾದ ಹಣೆಯುಳ್ಳ ಸ್ವಷ್ಟವಾಗಿ

ಬೋಳಿಸಿದ ಮುಂಡದ, ರುದ್ರಾಕ್ಷಮಾಲೆಗಳಿಂದೊಪ್ಪುವ ಪುಷ್ಟೆಹದ ಒಂದು ವ್ಯಕ್ತಿ ಸಾಹೇಬರ ಮುಂದೆ ದಾರಿಯಲ್ಲಿ ತಾನು ಹೊದ್ದ ಧೋತರವನ್ನು ಹಾಸಿ ಅಡ್ಡ ಬಿಂದ್ಯಾಭಿಷಿತ.

ಸಾಹೇಬರ ಹೃದಯ ನಡುಗಿತು. “ಎನಿದು, ಹೀಗೇಕೆ?” ಎಂದು ತಮಗೆ ತಾವೇ ಕೇಳಿಕೊಂಡಂತೆ ಸಾಹೇಬರು ಪ್ರಶ್ನಿಸಿದರು. ಅಷ್ಟುರಲ್ಲಿ ಅವರ ಅಂಗರಕ್ಷಕನಂತಿದ್ದ ಆ ನಾಯಿ ಅಡಬಿದ್ದ ವ್ಯಕ್ತಿಯ ಕಾವಿಬಣ್ಣದ ಬಗಲಕ್ಕಿಂತ ಅಂಗಿಯನ್ನು ಹಿಡಿದು ಜಗ್ಗಿತು. ಕಚ್ಚಲೆಂದು ನೀಡಿದ್ದ ಅದರ ಬಾಯಿಗೆ ದಪ್ಪನಾದ ಕೊಡೆಯಿರಿಯ ಅಂಗಿಯೇ ಸಿಕ್ಕಿತು. ಪುಣ್ಯಕ್ಕೆ ಚರ್ಮ ಇನ್ನೂ ಒಳಗೆ ಹುದುಗಿತ್ತು. ಇಲ್ಲದಿದ್ದರೆ ಅಡ್ಡಬಿದ್ದಿದ್ದ ಪಡದಪ್ಪನವರ ಬೆನ್ನಿನ ತೊಗಲು ಅಂಗಿಯ ಅರಿವೆಯಂತೆಯೇ ಕಿತ್ತಿಬರಬಹುದಾಗಿತ್ತು.

ಈ ಮೆದಲೇ ಬಳಾಚಾಯರನ್ನು ನದಿಗೆ ಅಟ್ಟಿದ್ದರಿಂದ ಸಹೇಬರ ಮನಸ್ಸಿಗೆ ಬೇಸರವಾಗಿತ್ತು. ಇನ್ನೊಂದು ಅಂಥದೇ ಪ್ರಕರಣ ನಡೆದರೇನು ಗತಿ ಎಂದು ಗಿಬ್ಬನ್ ಸಾಹೇಬರು ಕ್ಯಾಯಲ್ಲಿಯ ಬಡಿಗೆಯಿಂದ ನಾಯಿಯ ತಲೆಗೊಂದು ಏಟುಕೊಟ್ಟರು. ಸನ್ನೆಯನ್ನು ತೀಳಿಮುಕೊಂಡ ನಾಯಿ, ಅಂಗಿಯನ್ನು ಜಿಟ್ಟು ಬಾಲವನ್ನಲ್ಲಾಡಿಸುತ್ತಾ ಸಾಹೇಬರ ಪಾದಗಳಲ್ಲಿ ಸುಳಿದಾಡತೊಡಗಿತು.

ಪಡದಪ್ಪನವರು ಮೇಲೆದ್ದರು, ಕ್ಯಾಮುಗಿದರು. “ಸಾಹೇಬರ, ಈ ಅನಾಧನ ಅರ್ಚ ಕೇಳಿಕೊಂಡು ನನಗೆ ನ್ಯಾಯ ಹೊಡಬೇಕು” ಎಂದು ನಾಟಕದಲ್ಲಿಯ ಪಾತ್ರದಂತೆ ಮಾತಾಡಿದರು.

ಸಾಹೇಬರಿಗೆ ಅವರನ್ನು ನೋಡಿ ದಿಗಿಲುಬಿದ್ದಿತು. ನಿನ್ನಿನ ದಿನ ತೋಟದಲ್ಲಿ ಮಹಾರಾಜರ ಸರಿಸಮಾನರಂತೆ ಅವರೆದುರು ಕುಳಿತು ಆತಿಧ್ಯವನ್ನು ಸ್ವೀಕರಿಸಿದ ಈ ವ್ಯಕ್ತಿ, ಬೆಳಗಾಗುತ್ತಲೇ ಬಂದು ಕೇಳಿಕೊಳ್ಳುವರಾದರೂ ಏನು? “ನಿಮ್ಮ ಅರ್ಚ ಏನು?” ಎಂದು ಕೇಳಿದರು.

“ಹೇಳತೀನರಿ, ಸಮಾಧಾನದಿಂದ ಕೇಳಿಕೊಳ್ಳಬೇಕು. ಸಾಹೇಬರ, ಈ ಉಂಟಾರ ಹಿರೇಮರದ ಪಟ್ಟಕ್ಕೆ ಬಂದ ಸ್ವಾಮಿ ನಾನು. ಮರದ ಆಸ್ತಿ ನಾಕು ನಂಬರ ಭೂಮಿ ಇತರಿ. ನಾ ಪಟ್ಟಕ ಬಂದಮ್ಮಾಗಿಂದ ಮಟಾನೂ ನನ್ನ ಕಬಜಾದಾಗ ಇತ್ತರಿ. ಆದರ ಉರಾಗ ದಾದಾ ಬಾಳ ಪುಂಡಾಟಗಿರಿ ನಡಿಸಿ ನನ್ನ ಮ್ಮಾಗ ಕಾರಣ ಇಲ್ಲದ ದ್ವೇಷಾ ಕಟ್ಟಿಗೊಂಡ. ಕುಲಕರ್ಮ ಶೇಷಪ್ಪ ತನ್ನ ಲಂಂಚಕ್ಕೆ ಅಡ್ಡ ಬರತೀನಿ ಅಂತ ಹಂಚಿಕೆ ಹಾಕಿದರರಿ. ನಾ ಮರದಾಗ ಇದ್ದಾಗ ನನ್ನ ಹೊಡೂದು ಬಂಡೂದು ಮಾಡಾಕ ಹತ್ತಿದರರಿ, ಕರೇವಂದರ ಈ ಗೌಡರ

ಮನೆತನದ ಗುರು ಆಗಬೇಕರಿ ನಾನು. ಶಂಕರಪ್ಪ ಗೌಡ ತೀರಕೊಂಡ ಮ್ಯಾಗ ಅವನ ಹಿರೇಮಗ ಲಿಂಗಪ್ಪ ಗೌಡಿಕಿ ಬರಬೇಕೂ ಅಂತ ನಾ ಹೇಳಿದರೆ, ಕೆಲಮಂದಿಗೆ ಅದು ಬರಷಣ ಅನಿಸಿತರಿ, ಎಲ್ಲಾರೂ ಕೌಡಿಕೊಂಡು ನನ್ನ ಮ್ಯಾಗ ಏರಿ ಬಂದರರಿ, ಜೀವಕ ಹೇದರಿ ಮಟ್ಟಾ ಬಿಟ್ಟು ಅಜರಾಣಿಗೆ ನಾ ಓಡಿ ಹೋದೆನರಿ. ತಾವು ಈ ಉರಿಗೆ ಬಂದ ಸುದ್ದಿ ಕೇಳಿ ಹೇಳಿಕೊಂಡು ಅಂತ ಬಂದೀನರಿ” ಎಂದು ಹೇಳಿ ತಮ್ಮ ಮಾತಿನ ಪರಿಣಾಮವೇನಾಯಿತೆಂದು ತಿಳಿಯಲು ಸಾಹೇಬರ ಮುಖವನ್ನು ನೋಡಿದರು.

ಸಾಹೇಬರಿಗೆ ಅವರು ಹೇಳಿದ್ದರಲ್ಲಿ ಎಷ್ಟು ಭಾಗ ತಿಳಿದಿತ್ತೋ ದೇವರೇ ಬಲ್ಲ. ಈ ಉರಿನ ಪುಂಡಾಟಿಗೆಯ ಇತಿಹಾಸದ ಒಂದು ಭಾಗ ಗೋಚರಿಸಿತ್ತು ಮಾತ್ರ. ಇನ್ನೂ ಹೇಳಲಿ ಎಂದು ಸಾಹೇಬರು ಸುಮ್ಮನೆ ಇದ್ದರು. ಪಡದಪ್ಪನವರು ಮುಂದುವರಿಸಿದರು:

“ಉರಿಗೆ ಬಂದ ಮ್ಯಾಗ ನನ್ನ ಮರಕ್ಕೆ ಹೋದ್ದೇರಿ. ಯಾವನೋ ಒಬ್ಬ ಮಂಡುಗ ಪಟ್ಟಕ ಕುಂತಾನರಿ. ಅಂವಾ ಇಲ್ಲಿ ಬಂದು ಹ್ಯಾಗ ಕುಂತಾ ಅಂತ ಕೇಳಬೇಕಾಗಿತ್ತು ಅಂತ ಸಂಜೀಮಟ್ಟಾ ಸುಮ್ಮಗ್ಗ ಕುಂತಿದ್ದೆ, ತಾಸು ರಾತ್ರಿ ಆಗಿತ್ತರಿ. ವಾಡೇದಾಗ ಮಹಾರಾಜರ ಬಡಜನರಿಗೆ ಜ್ಞಾಳ ಹಂಚತ್ತಿದ್ದರು. ಆಗ ವಾಡೇದಿಂದ ಈ ದಾದಾ ನೂರಾರು ಜನರನ್ನ ಕರಕೊಂಡು ಬಂದು, ನನ್ನ ಅಮಾತ ನೆಗವಿ ಮಸೀದ್ಯಾಗ ತಂದು ಇಳಿಸಬೇಕೇನರಿ? ‘ಮರದಾಗ ಕಾಲಿಟ್ಟರ ಕಾಲ ಮುರೀತೇನು’ ಅಂತ ಜಬಿರಿಸಿ ಹೋದ. ಚಾವಡ್ಯಾಗ ಪೋಲೀಸರು ಇದ್ದರಿ. ಸಾಲ್ಯಾಗ ಮಾಮಲೇದಾರರ ಕ್ಯಾಂಪು ಏತಿ, ಹಿಗಿದ್ದರೂ ಯಾರ ಅಂಜಕೆಲ್ಲದ ನನ್ನ ಹೋತ್ತು ಒಯ್ದು ಮಸೀದ್ಯಾಗ ಇಡಬೇಕೆಂದರೆ ಈ ದಾದಾನ ಪುಂಡತನಾ ಏಟಿ ಇದ್ದಿತು ಲೆಕ್ಕಾ ಹಾಕರಿ?” ಎಂದು ಹೇಳಿ ಪಡದಪ್ಪನವರು ವಿರಮಿಸಿದರು. ಭಾವಕ್ಕೆ ತಕ್ಕಂತೆ ಅವರ ಮುಖಮುದ್ರೆ, ಅಭಿನಯ, ಮಾತಿನ ರೀತಿ, ದನಿಯ ಏರಿಳಿತ, ಎಲ್ಲ ಬದಲಾಗುತ್ತಿದ್ದವು.

ಸಾಹೇಬರು ಸ್ವಲ್ಪ ಹೊತ್ತು ಏನೂ ಹೇಳಲಿಲ್ಲ. ಆಮೇಲೆ “ನಿನ್ನ ನೀವು ಹೋಟದಲ್ಲಿ ಮಹಾರಾಜರನ್ನ ಭೇಟಿಯಾಗಿದ್ದಿರಲ್ಲವೇ?” ಎಂದು ಕೇಳಿದರು.

“ಹೊದರಿ, ಮತ್ತು ನನ್ನ ಸಂಗಾಟ ನನ್ನಂತೇ ನನ್ನಂತೇ ಉರು ಬಿಟ್ಟು ಓಡಿಹೋದ ಲಿಂಗಪ್ಪ ಗೌಡರು ಇದ್ದರಲ್ಲಿರಿ” ಎಂದು ಪಡದಪ್ಪನವರು ಪರಯಾರುವಾಗಿ ಲಿಂಗಪ್ಪನ ಪರಿಚಯವನ್ನು ಮಾಡಿಕೊಟ್ಟರು.

ಸಾಹೇಬರು ಸ್ವಲ್ಪ ಹೊತ್ತು ವಿಚಾರಿಸಬೇಕಾಯಿತು. ಪಡದಪ್ಪನವರು

ಹೇಳಿದ ವಿವರಗಳನ್ನೆಲ್ಲ ಕೂಲಂಕುಪ್ಪವಾಗಿ ತಿಳಿದುಕೊಳ್ಳಬೇಕಾಗಿತ್ತು. ವಿಷಯ ಗಂಭೀರವಾಗಿತ್ತು. ದಾದಾ ಕಾಯದೆಯನ್ನು ಮೀರಿ ವರ್ತಿಸಿದ್ದ. ಪಡದಪ್ಪನವರು ನ್ಯಾಯವಾಗಿ ತಮಗೆ ಇದ್ದ ಮತವನ್ನು ಕಳೆದುಕೊಂಡಿದ್ದರು. ಇವರು ಹೇಳಿದ ಸಂಗತಿ ನಿಜವಿದ್ದರೆ ಅವರ ಮೇಲೆ ಅನ್ಯಾಯ ನಡೆದಿತ್ತು. ಪಡದಪ್ಪನವರ ಕರೆಯಲ್ಲಿ ಪುಂಡಾಟಿಕೆಯ ಲೀಲೆಯೇ ಹೆಚ್ಚಿತ್ತು. ಇದರ ಜೊತೆಗೆ ಲಿಂಗಪ್ಪ ಗೌಡನ ವಾರಸು ಪ್ರಕರಣವೂ ತಳಕು ಹಾಕಿಕೊಂಡಿತ್ತು. ವಾರಸ ಅಪೀಲಿನ ಅಜ್ಞ ಸಾಹೇಬರಿಗೆ ಈಗಾಗಲೇ ಮುಟ್ಟಿತ್ತು.

“ನೀವು ಹೇಳಿದ ದೂರುಗಳನ್ನು ಲೇಖಿ ಬರೆದುಕೊಡಬೇಕು. ನಾವು ಮಾಡಬೇಕಾದ ಚೋಕಶಿಗೆ ಅದು ಅನುಕೂಲ” ಎಂದು ಸಾಹೇಬರು ಹೇಳಿದರು.

ಪಡದಪ್ಪನವರು ಮತ್ತೊಮ್ಮೆ ಅಡ್ಡಬಿದ್ದರು. ಈ ಅತಿವಿನಯದ ಅವಿಭಾವ ಸಾಹೇಬರಿಗೆ ಬೇಸರ ತರಿಸಿತ್ತಾದರೂ ಅದನ್ನು ಸಹಿಸದೆ ವಿಧಿಯಲ್ಲಿ, ಅಧಿಕಾರವನ್ನುಭವಿಸುವಾಗ ಈ ದುಃಖ ಅನಿವಾರ್ಯವಾದದ್ದೇ. “ನೀವು ಹೇಳಿದ್ದಾಂಗ ಮಾಡತೀನರಿ ಸಾಹೇಬರ. ಒಟ್ಟು ಬಡವನ ಮ್ಯಾಗ ದಯಾ ಇರಬೇಕು. ನಮಗ ನ್ಯಾಯ ಸಿಗೂಹಾಂಗ ಮಾಡಾಕಬೇಕು” ಎಂದರು ಪಡದಪ್ಪನವರು.

“ಹೂಂ ಆಗಲಿ” ಎನ್ನತ್ತೆ ಸಾಹೇಬರು ಮುಂದವರಿದರು. ಪಡದಪ್ಪ ಮತ್ತೊಮ್ಮೆ ವಂದನೆ ಸಲ್ಲಿಸಿ ಹೊರಟುಹೋದರು. ಆಗ ಬೆಳಗಿನ ಏಳು ಗಂಟೆಯಾಗಿತ್ತು. ಸಾಹೇಬರು ಬಿಡುಗಡೆಯನ್ನು ಪಡೆದವರಂತೆ ಬಂದು ನಿಟ್ಟಿಸಿರನ್ನು ಬಿಟ್ಟು ತಮ್ಮ ತಂಬೂ ಸೇರಿದರು. ಬೆಳಗಿನಲ್ಲಿ ದೊರೆತ ಈ ಅನುಭವ ಅವರ ಮನಸ್ಸಿನ ಮೇಲೆ ಭಾರವಾಗಿತ್ತು.

ಸಾಹೇಬರು ವಾಡಿಕೆಯಂತೆ ಬ್ರೇಕ್‌ಫಾಸ್ಟಿಗೆ ಬಂದು ಕುಳಿತರು. ಅವರ ಬಟ್ಟರ್ ಎಲ್ಲವನ್ನೂ ಅಣಿಮಾಡಹತ್ತಿದ್ದ. ಮೇಲಿನ ಮೇಲೆ ಪ್ಲೇಟುಗಳು ಬಂದಪ್ಪ. ಸಾಹೇಬರ ಮನಸ್ಸು ಮಾತ್ರ ಅದರಲ್ಲಿರಲ್ಲಿ. ದಿನವೂ ಉತ್ತಾಹದಿಂದ ಬಟ್ಟರನೊಡನೆ ಜೀಷ್ಟೆ ಮಾಡುತ್ತ ತಿನ್ನುವ ಸಾಹೇಬರು ಇಂದು ಗಂಭೀರಾಗಿದ್ದರು. ಯಂತ್ರದಂತೆ ತಂದಿಟ್ಟ ಪದಾರ್ಥಗಳನ್ನು ತಿನ್ನುವದರಲ್ಲಿ ತೊಡಗಿದ್ದರು.

ಪಾದಳ್ಳಿಯಲ್ಲಿ ನಡೆದ ಈ ಪುಂಡಾಟಿಕೆ ಅವರ ಮನಸ್ಸಿನಿಂದ ಮರೆಯಾಗುವಂತಿರಲ್ಲಿ. ಶೇಷಪ್ಪ ಸರಕಾರಿ ನೌಕರನಾಗಿಯೂ ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವದೆಂದರೇನು? ಲಿಂಗಪ್ಪ ವಾರಸು ಆಗಬೇಕಾದರೆ ವೃತ್ತ್ಯಾಯವೇಕ ಬರಬೇಕು? ಪಡದಪ್ಪನವರು ತಮ್ಮ ಮರದಲ್ಲಿ ತಾವು ಸುಖಿವಾಗಿ

ಇರಗೋಡದಂತೆ ದಾದಾ ಅಕ್ರಮವಾಗಿ ವರ್ತಿಸಿದ್ದೇಕೆ? ನಡೆದ ಸಂಗತಿ ಕೇವಲ ಒಂದು ಪ್ರಕರಣವಾಗಿರಲಿಲ್ಲ. ಮಾನವೀಯತೆಯ ಒಂದು ಜೂರು ಅಲ್ಲಿ ಖಿಡಿಯುತ್ತಿತ್ತು. ಪೂರ್ಣವಾಗಿ ಈ ವಿವರಗಳನ್ನೆಲ್ಲ ತಿಳಿದುಕೊಳ್ಳಬೇಕೆಂದು ಸಾಹೇಬರು ನಿರ್ಧರಿಸಿದರು. ಇಂದು ಕೇಳಿದ ಸಂಗತಿಗಳೆಲ್ಲ ನಿಜವಾಗಿದ್ದರೆ ಇವು ಭಾರಿ ಸ್ವರೂಪದ ಗುಷ್ಟೆಗಳಾಗಬೇಕು. ಇವನ್ನಲ್ಲ ವಿಚಾರಿಸಲೇಬೇಕಾಗಿತ್ತು.

ಮೊದಲು ಮರ್ಕೆ ಹೋಗಿ ಸಾಫಿಕ ಚೌಕತೀಯನ್ನು ನಡೆಸಬೇಕೆಂಬ ವಿಚಾರ ಸಾಹೇಬರ ತಲೆಯಲ್ಲಿ ಬಿರುಗಳಿಯಂತೆ ತುಂಬಿತು. ಅವಸರದಿಂದಲೇ ಬ್ರೈಕ್‌ಫಾಸ್ಟ್ ಮುಗಿಸಿದರು. ಯಾರ ಜೊತೆಗೂ ಮಾತಾಡಲಿಲ್ಲ. ಅವಸರದಿಂದಲೇ ವೇಷಧರಿಸಿಕೊಂಡು ನೇರವಾಗಿ ಚಾವಡಿಗೇ ಬಂದರು. ಮಾಮಲೇದಾರರು ಅಲ್ಲಿ ಏನೋ ಕೆಲಸದಲ್ಲಿದ್ದರು. ಸಾಹೇಬರನ್ನು ಕಾಳುತ್ತಲೇ ಎದ್ದು ಸ್ವಾಗತ್ಯತಯಿಸಿದರು. ಸಾಹೇಬರು ಅವರನ್ನು ಜೊತೆಗೆ ಕರೆದುಕೊಂಡು ಹಿರೇಮರ್ಕೆ ಬಂದರು.

ಮರ್ತದಲ್ಲಿ ಕಾವಿಬಟ್ಟೆಯನ್ನು ಧರಿಸಿದ ಎಂಟು ವರ್ಷದ ಬಾಲಕನೊಬ್ಬನಿದ್ದು. ಅವನೇ ಮರ್ತದ ಉತ್ತರಾಧಿಕಾರಿಯಂದೂ ಉಂಟ ಹಿರಿಯರು ಅವನನ್ನು ಮರ್ತದ ಪೀಠಕ್ಕೆ ಕೂಡಿಸಿರುವರೆಂದೂ ತಿಳಿದುಬಂತು. ಮರ್ತದ ಪಟ್ಟದ ದೇವರಾರು? ಅದರ ಉತ್ತರಾಧಿಕಾರಿಯನ್ನು ನೇಮಿಸುವ ಹೋಣ ಯಾರದು? ಮರ್ತದ ಸ್ಥಿತಿಗತಿ ಏನು? ಪಡದಪ್ಪನವರನ್ನು ದಾದಾ ಮರ್ತದಿಂದ ಹೊರದೂಡಿದ್ದು ನಿಜವೇ? ಇವೇ ಮೊದಲಾದ ಪ್ರಶ್ನೆಗಳಿಗೆ ಅಲ್ಲಿ ನೇರೆದಿದ್ದವರಿಂದ ಉತ್ತರ ಪಡೆದು ಸಾಹೇಬರು ಅಲ್ಲಿಂದ ಹೊರಬಿದ್ದರು. ಪಡದಪ್ಪನವರ ಆರೋಪ ಸತ್ಯವಾದುದಂಬ ಮನವರಿಕೆ ಅವರಿಗೆ ಆಗಲೇ ಆಗಿಬಿಟ್ಟಿತು. ದಾರಿಯಲ್ಲಿ ವಾಡೆಯ ಮುಂದೆ ಹಾದುಹೋಗುವಾಗ ಸಾಹೇಬರಿಗೆ ಮಹಾರಾಜರನ್ನು ಕಂಡು ಹೋಗಬೇಕೆಂದು ಅಪೇಕ್ಷೆಯಾಯಿತು.

ಮಹಾರಾಜರು ಅದೇ ಎದ್ದಿದ್ದರು. ಸಾಹೇಬರನ್ನು ಆದರದಿಂದ ಬರಮಾಡಿಕೊಂಡರು. ಸ್ವಲ್ಪ ಹೊತ್ತು ಸಾಮಾನ್ಯ ಮಾತುಕತೆ ನಡೆಯಿತು. ಮಾತಾಡುತ್ತಲೇ ಸಹಜವಾಗಿಯಂಬಂತೆ ಗಿಬ್ಬನ್ ಸಾಹೇಬರು ದಾದಾ ಪಡದಪ್ಪನವರನ್ನು ಹೊರದೂಡಿದ ಕತೆಯನ್ನು ಹೇಳಿದರು. ಮೊದಮೊದಲು ಮಹಾರಾಜರು ಈ ಮಾತನ್ನೇ ನಂಬಲಿಲ್ಲ. ಪಡದಪ್ಪನಂಥ ಟೊಳಪನನ್ನು ದಾದಾ ಹೊತ್ತುಕೊಂಡು ಒಯ್ಯಿವದೆಂದರೇನು? ಮಹಾರಾಜರಿಗೆ ನಗೆ ತಡೆಯಲಾಗಲಿಲ್ಲ. ಆದರೆ ಸಾಹೇಬರ ಗಂಭೀರಮುಖವನ್ನು ನೋಡಿ ಅದು

ಚೇಷ್ಟೆಯಲ್ಲವೆಂದು ನಂಬ ಬೇಕಾಯಿತು.

ದಾದಾ ಅಲ್ಲಿಯೇ ಓಡಾಡುತ್ತಿದ್ದ ಸಾಹೇಬರ ದೃಷ್ಟಿ ಅವನ ಮೇಲೆ ಕೇಂದ್ರಿಕೃತವಾಯಿತು. ಸಂಗತಿ ನಿಜವೇನೆಂದು ಅವನನ್ನೇ ಕೇಳಿದರು. ದಾದಾ ಹೌದೆಂದು ಒಪ್ಪಿಕೊಂಡ. ಕಾಯದೆಯನ್ನೂ ಮೀರಿ ವರ್ತಿಸಿದ್ದೇಕೆ ಎಂದು ಸಾಹೇಬರು ಪ್ರಶ್ನಿಸಿದರು. ದಾದಾ ಸುಮ್ಮನಿದ್ದು. ಅಲ್ಲಿಯೇ ಕುಳಿತ್ತಿದ್ದ ಯಶವಂತರಾಯರು ವಿವರಕ್ಕೆ ಹೊಡಬೇಕಾಯಿತು.

“ಉರಿಗೇ ಬ್ಯಾಡಾಗಿದ್ದನರಿ ಆ ಪಡದಯ್ದು ಅಂವಾ ಇದ್ದ ಉರಾಗ ಸಂಭಾವಿತರು ಸುಕದಿಂದ ಬಾಳೇ ಮಾಡೂದ ಸಾಧ್ಯ ಇಲ್ಲಿರಿ. ಅಂತಾವಗ ಹೀಗೆ ಆಗೂದ ಪಾಡ. ಅವಾ ಅಂತಾ ಕೆಲಸ ಮಾಡಿದ್ದು ಅಂತ ಉರ ಜನರಲ್ಲಿ ರೊಚ್ಚಿಗೆದ್ದರು. ಜನಕ್ಕಂಜಿ ಉರು ಬಿಟ್ಟ. ಅಂದಿನಿಂದ ಮತದ ಅಧಿಕಾರನ ಕಳಿಕೊಂಡಾನ. ದಾದಾ ಮಾಡಿದ್ದರಾಗ ಏನೂ ತಪ್ಪಿಲ್ಲ ತಗೀರಿ” ಎಂದು ವಾದಿಸಿದರು.

ಏನೇ ಇದ್ದರೂ ದಾದಾ ಕಾಯದೆಯ ದೃಷ್ಟಿಯಿಂದ ತಪ್ಪಿತಸ್ಥನೇ ಎಂದು ಸಾಹೇಬರ ಅಭಿಪ್ರಾಯವಾಗಿತ್ತು. ಪಡದಪ್ಪ ಮರಕ್ಕೆ ಹೊಡುವ ಅಧಿಕಾರವನ್ನು ಕಳೆದುಕೊಂಡಿದ್ದರೆ, ಅವನನ್ನು ಹೊರದೂಡುವ ಅಧಿಕಾರವನ್ನು ಹೋಟ್ಟನಿಂದ ಪಡೆಯಬೇಕಾಗಿತ್ತು. ಅದನ್ನು ಬಿಟ್ಟು ಅವನ ಮೇಲೆ ಮುಗಿಬಿದ್ದದ್ದು ಶುದ್ಧ ಪುಂಡತನ. ಅಂಥ ಪುಂಡಾಟಕೆಗೆ ಯೋಗ್ಯ ಶಾಸನವಾಗಲೇಬೇಕು ಎಂದು ನಿಷ್ಪೂರವಾಗಿ ಗಿಬ್ಬನ್ ಸಾಹೇಬರು ಪ್ರತಿವಾದಿಸಿದರು.

“ಕಾಯದ ಹ್ಯಾಂಗ ಹೇಳತದೋ ಹಾಂಗ ಸಾಕ್ಕಿ ಪುರಾವೆ ತೋಗೊಂಡು ಶೀಕ್ಕು ಹೊಡೋ ಮಾತು ಈಗ ಯಾಕ?” ಎಂದು ಮಹಾರಾಜರು ಹೇಳಿ ಆ ವಾದವನ್ನು ಅಲ್ಲಿಗೇ ನಿಲ್ಲಿಸಿದರು. ಕೆಲಹೊತ್ತು ಎಲ್ಲರೂ ಮೌನವಾಗಿದ್ದರು. ಮಹಾರಾಜರೇ ಮತ್ತೆ ಆ ಮೌನವನ್ನು ಮುರಿದು, ನಿನ್ನೆಯ ಬೇಟೆಯ ಸಂಗತಿಗಳ ಬಗ್ಗೆಯೇ ಬಿಚ್ಚು ಮನಸ್ಸಿನಿಂದಲೇ ಹರಟೆ ಹೊಡೆಯುತ್ತಿದ್ದರು. ಸಾಹೇಬರು ಸ್ವಲ್ಪ ಹೊತ್ತಿನ ಮೇಲೆ ಪ್ರಸನ್ನರಾದರು. ಅಂದು ಸಾಯಂಕಾಲ ಮಹಾರಾಜರ ಸತ್ಯಾರ ಸಭೆ ನಡೆಯುವದಿತ್ತು. ಪಾದಳಿಯ ರ್ಯಾತರು ತಮ್ಮ ಹೊಸ ಅಧಿಪತಿಗಳಿಗೆ ಗೌರವ ಸಲ್ಲಿಸಲೆಂದು ಈ ಸಭೆಯನ್ನು ಕರೆದಿದ್ದರು. ಯಶವಂತರಾಯರು ಆ ಸಭೆಗೆ ಬರಲು ಗಿಬ್ಬನ್ ಸಾಹೇಬರಿಗೂ ಆಮಂತ್ರಣವಿತ್ತರು. ಸಾಹೇಬರು ಅದನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಮಹಾರಾಜರಿಗೆ ವಂದನೆ ಸಲ್ಲಿಸಿ ಅಲ್ಲಿಂದೆದ್ದರು. ಬೆಳಗಿನಿಂದಲೂ ಅವರ ಮನಸ್ಸು ವಿಚಾರಗಳ ಹೊಡೆತಕ್ಕೆ ಸಿಕ್ಕು ಗಾಸಿಯಾಗಿತ್ತು.

ಅದು ಬಿಡುವನ್ನೇ ಕಂಡಿರಲೀಲ್ಲ.

ಅಂದು ಮಧ್ಯಾಹ್ನ ದಾದಾ ಆರೋಪಿಯಾಗಿ ಮತ್ತೆ ಸಾಹೇಬರೆಯರು ನಿಂತ. ಆದಪ್ಪ ಸಾಹೇಬರು ಶೀಕ್ಷಣಾಗಿಯೇ ವಿಚಾರಣೆ ನಡೆಸಿದರು. ದಾದಾ ತಾನು ಹೇಳಬೇಕಾದದ್ದನ್ನೆಲ್ಲ ಹೇಳಿದ. ಆದರೆ ಪಡದಪ್ಪನವರ ಭಿಯಾರ್ಡಿಯನ್ನು ಸಮರ್ಥಿಸಿ ಸಾಕ್ಷಿ ಹೇಳಲು ಒಂದು ಶಿಶ್ಯೆಯೂ ಪಾದಳಿಯಲ್ಲಿ ಸಿದ್ಧವಿರಲಿಲ್ಲ. ಪಡದಪ್ಪನವರ ಬೆನ್ನು ಕಟ್ಟಲು ಒಬ್ಬರೂ ಪಾದಳಿಯಲ್ಲಿ ಇಲ್ಲದ್ದನ್ನು ಕಂಡು ಸಾಹೇಬರಿಗೆ ಅಜ್ಞರಿಯೆನಿಸಿತು. ಪಡದಪ್ಪನವರ ಭಿಯಾರ್ಡಿಯಲ್ಲಿ ಹೇಳಿದ ಮಾತಿಗೆ ದಾದಾನ ಕೆಂಬಾಲಿಜವಾಬ ಒಂದನ್ನು ಬಿಟ್ಟೆ ಬೇರೆ ಸಾಕ್ಷಿಗಳಿಲ್ಲದಿರುವಾಗ ದಾದಾನಿಗೆ ಶಿಶ್ಯೆಯನ್ನು ವಿಧಿಸುವ ದಾರಿಯೇ ಸಾಹೇಬರಿಗೆ ಕಾಣಿಸಾಯಿತು.

ಆದರೆ ಕರ್ತವ್ಯವನ್ನು ನಿರ್ವಹಿಸಲೇಬೇಕಾಗಿತ್ತು. ಚೌಕಟಿ ನಡೆಸಿದ ಮೇಲೆ ನಿರ್ಣಯವನ್ನು ಹೇಳುವದು ಕ್ರಮಪ್ರಾಪ್ತವಾಗಿತ್ತು. ಪಡದಪ್ಪನವರು ಮೂಲಪಟ್ಟದ ಅಧಿಕಾರಿಗಳು; ಅಂದಮೇಲೆ ಅವರಿಗೆ ಮರದಲ್ಲಿರಲು ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಅವರನ್ನು ಯಾರೂ ಅಂತಕಪಡಿಸಲಾಗದೆಂದು ಸಾರುವ ಆಜ್ಞೆಯನ್ನು ಸಾಹೇಬರು ಹೊರಡಿಸಿದರು. ದಾದಾ ನಿರ್ದೋಷಿಯಲ್ಲ. ತನ್ನ ಬೇಕಾಯದೇಶೀರ ವರ್ತನವನ್ನು ತಾನೇ ಒಪ್ಪಿಕೊಂಡಿದ್ದು. ಆದರೆ ಇನ್ನೂ ಎಳೆವಯಸ್ಸಿನ ತರುಣನಾದ್ವರಿಂದ ಅವನ ಅಪರಾಧವನ್ನು ಕ್ಷಮಿಸಿಬಿಡಬೇಕು. ಈ ನಿರ್ಣಯ ಸಾಹೇಬರ ಆತ್ಮಸಾಕ್ಷಿಗೆ ಒಪ್ಪಿದ್ದುದಾಗಿತ್ತು. ಅಂತೂ ಒಂದು ಗುರುತರವಾಗ ಕರ್ತವ್ಯವನ್ನು ಕೊನೆಗಾಣಿಸಿದ ತೃಪ್ತಿ ಅವರಿಗಾಯಿತು.

ಸಾಹೇಬರ ಮನಸ್ಸು ಈ ಪ್ರಕರಣದಿಂದ ಇನ್ನೂ ಬಿಡುಗಡೆಯನ್ನು ಪಡೆದಿರಲೀಲ್ಲ. ದಾದಾನ ವಿರುದ್ಧವಾಗಿ ಸಾಕ್ಷಿಗಳೇಕೆ ಹುಟ್ಟಲಿಲ್ಲ? ಪಡದಪ್ಪನವರ ಭಿಯಾರ್ಡಿ ನ್ಯಾಯವಾಗಿರುವಾಗ ಅವರ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲವೇಕೆ? ವಿಚಾರ ಮಾಡಿದಂತೆ ಸಾಹೇಬರಿಗೆ ಇನ್ನೂ ಆಳಕ್ಕಿಳಿಯಬೇಕೆಂದು ಮನಸ್ಸಾಯಿತು. ಈ ಪ್ರಕರಣದ ಪೂರ್ವಾವರಗಳನ್ನು ಲೆಕ್ಕಾಹಾಕ್ಕಾಡಿಗಿದರು. ಲಿಂಗಪ್ಪನ ವಾರಸಾದ ತೊಡಕೂ ಈ ಪ್ರಕರಣದಲ್ಲಿ ಮಹತ್ತ್ವದ ಭಾಗವಾಗಿತ್ತು. ಬಹುಶಃ ಪಾರ್ವತೀವನ ಪಕ್ಷದವರೇ ಯಾರೂ ಸಾಕ್ಷಿ ಹೇಳಿದಂತೆ ಬೆದರಿಕೆ ಹಾಕಿರಬೇಕೆಂದು ಸಾಹೇಬರಿಗೆ ಮನವರಿಕೆಯಾಯಿತು. ಪಾದರಸದಂಧ ಅವರ ಬುದ್ಧಿ ಕೂಡಲೆ ಕಾರ್ಯರಂಗಕ್ಕೆ ಇಳಿಯಿತು.

ಲಿಂಗಪ್ಪನ ವಾರಸಾ ಅಪೀಲಿನ ಚೌಕಟಿ ನಡೆಯಿತು. ಹಿಂದಕ್ಕೆ ಪಾರ್ವತೀವ್ಯಾಮಾರಾಯನ ವಿರುದ್ಧ ಕೊಟ್ಟ ಅರ್ಜಿಗೆ ಸಹಿ ಹಾಕಿದ್ದ ತಪ್ಪನ್ನು ಸಾಹೇಬರು

ಇನ್ನೂ ಮರೆತಿರಲಿಲ್ಲ. ಲಿಂಗಪ್ಪನ ಪ್ರಕರಣದ ಹಿಂದೆಯೂ ಇಂಥ ಮೋಸ ನಡೆದಿರಲಾರದೆಂದು ಹೇಗೆ ಹೇಳಬೇಕು? ಈಗ ಪಾರ್ವತೀಪ್ಪನಂತೆಯೇ ನಿಂಬಾಯ ಹೇಳಿದರೆ ಪುಂಡಾಟಿಕೆಗೆ ಇನ್ನೂ ಅವಕಾಶ ದೇರೆಯುವಂತಾಗುವದಿಲ್ಲವೇ? ಆದ್ದರಿಂದ ಗಿಬ್ಬನ್ ಸಾಹೇಬರು ಶಂಕರಪ್ಪಗೌಡರ ವಾರಸಾ ಹಕ್ಕು ಅವರ ಮೊದಲನೆಯ ಹೆಂಡತಿಯ ಹೊಟ್ಟಿಯಲ್ಲಿ ಹುಟ್ಟಿದ ಹಿರಿಯ ಮಗನಾದ ಲಿಂಗಪ್ಪನಿಗೇ ಸಲ್ಲಬೇಕೆಂದು ಮಾಮಲೇದಾರರು ಕೊಟ್ಟ ನಿಂಬಾಯವನ್ನೇ ಎತ್ತಿ ಹಿಡಿದರು.

ಅಪೀಲ ಅಚ್ಚಾಯ ಜೊತೆಯಲ್ಲಿ ಲಿಂಗಪ್ಪನ ಜನನ ಉತಾರವನ್ನು ಹಾಜರಪಡಿಸಲಾಗಿತ್ತು. ಅದರ ಪ್ರಕಾರ ಲಿಂಗಪ್ಪನ ತಂದೆಯ ಹೆಸರು ಶಂಕರಪ್ಪನೆಂದಿದ್ದರೂ ಜಾತಿ ಕುರುಬರ ಎಂದೇ ಇತ್ತು. ಅಂದಮೇಲೆ ಅವನು ಅಜರಾಣಿಯ ಹುರುಬರ ಶಂಕರಪ್ಪನ ಮಗನೆಂದು ಸಿದ್ಧಾಗುವದೆಂಬ ವಾದವನ್ನು ಸಾಹೇಬರು ಲಕ್ಷ್ಯಕ್ಕೇ ತರಲಿಲ್ಲ. ಅದು ಅವರಿಗೆ ಅನಗತ್ಯವೆಂದೇ ಕಂಡಿತು. ಶಂಕರಪ್ಪಗೌಡರು ತಮ್ಮ ಮೊದಲನೆಯ ಹೆಂಡತಿ ಗಿರಿಯವ್ವನಿಗೆ ಸೋಡಚೀಟಿ ಹೊಡುವುದಕ್ಕಿಂತ ಮೊದಲೇ ಲಿಂಗಪ್ಪ ಹುಟ್ಟಿರಬೇಕೆಂದೇ ಅವರ ಭಾವನೆ. ಗಿಬ್ಬನ್ ಸಾಹೇಬರ ಮನಸ್ಸು ಯಾರ ವಾದವನ್ನೂ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಪಾರ್ವತೀಪ್ಪನ ಅಪೀಲು ಕತ್ತಿಮೋಯಿತು. ಲಿಂಗಪ್ಪನಿಗೇ ವಾರಸಾ ಹಕ್ಕು ಸಲ್ಲುವದು ಕ್ರಮಪ್ರಾಪ್ತವೆಂದು ನಿಂಬಾಯ ಹೇಳಿಬಿಟ್ಟರು.

ಈ ಎರಡೂ ನಿಂಬಾಯಗಳೂ ಪಾದಳ್ಯಾಯ ಜೀವನವನ್ನೇ ಬೇರೆ ದಿಕ್ಕಿಗೇ ತಿರುಗಿಸಿದವು. ಮತದಲ್ಲಿ ಪಡದಪ್ಪನವರಿರುವದು ಯಾರಿಗೂ ಬೇಕಾಗಿರಲಿಲ್ಲ. ಆದರೆ ದೃವಗತಿಯನ್ನು ತಪ್ಪಿಸಲಾಗದೆಂಬಂತೆ ಅವರೇ ಮತ್ತೆ ಅಧಿಕಾರಿಗಳಾದರು. ವುತ್ತ ಬರಿದಾಗಿದ್ದರೂ ಜನರು ಅದನ್ನು ಸಹಿಸಿಕೊಂಡಿರಬಹುದಾಗಿತ್ತು. ಆದರೆ ಹೀಜೆ ತೊಲಗಿದಂತೆ ಉರು ಬಿಟ್ಟು ಹೋದ ಪಡದಪ್ಪನವರು ತಿರುಗಿ ಬಂದು ಮತ್ತಾವ ಕಾಯುಕವನ್ನು ಹೂಡಲಿರುವರೋ ಎಂದು ಜನ ಭಯಗ್ರಸ್ತರಾದರು.

ಪಾದಳ್ಯಾಯ ಗೌಡರ ಮನೆತನಕ್ಕೂ ಅಜರಾಣಿಯ ಲಿಂಗಪ್ಪನಿಗೂ ಯಾವದೂ ಸಂಬಂಧವಿಲ್ಲವೆಂ ಮಾತು ಸೂರ್ಯಪ್ರಕಾಶದಂತೆ ಸ್ವಷ್ಟವಾಗಿತ್ತು. ಆದರೆ ಕಾಯದೆಯ ಪ್ರಕಾರ ಅವನೇ ಗೌಡನಾದ. ಶಂಕರಪ್ಪಗೌಡರು ಸಾಯುವಾಗ ಉರವರೆಲ್ಲ ಅವರ ಮನೆತನದ ಪ್ರತಿಷ್ಠೆಯನ್ನು ಕಾಯುವ ಹೊಣೆ ಹೊತ್ತಿದ್ದರು. ಆದರೆ ನಡೆದ ಸಂಗತಿ ವಿಪರೀತವಾಗಿತ್ತು.

ಈ ಎರಡೂ ನಿರ್ಣಯಗಳು ಜನರ ಪವಿತ್ರ ಭಾವನೆಯನ್ನೇ ಹೊಲೆಗೆಡಿಸುವಂತಿದ್ದವು. ಜೀವನವೇ ಕೈಮೀರಿ ಹೋಗುತ್ತಿರುವಂತೆ ಕಂಡಿತು. ಯಾವುದೋ ಅನಿಷ್ಟ ದೃವ ಮಳೆಗಾಲದಲ್ಲಿ ನೆರೆಬಂದ ನದಿಯಂತೆ ಕೆಳಜ್ಞಿಕೆಂದು ಬಂದಿತ್ತು. ಅದರೆದುರು ಯಾವ ಶಕ್ತಿಯೂ ನಿಲ್ಲಲಾರದೇನೋ! ಜೀವನ ದಂಡೆಯ ಮಣಿನಂತೆ ಸಡಿಲಾಗಿ ಉದುರುತ್ತಿತ್ತು; ನೀರಾಗಿ ಹೋಗುತ್ತಿತ್ತು. ತುಂಬಿದ ನದಿಯನ್ನು ಈಸಿದ ಬಾಳಾಚಾರ್ಯರಂಧರವರೂ ಈ ಸುದ್ದಿಯನ್ನು ಕೇಳಿ ಹತಾಶರಾಗಿದ್ದರು.

ಇಂ

ಆ ರಾತ್ರಿ ಸತ್ಯಾರ್ಥ ಸಭೆ ಮುಗಿದು ಬಾಳಾಚಾರ್ಯರು ತಿರುಗಿ ಮನಸೆಗೆ ಹೊರಟಾಗ ಹತ್ತುಗಂಟೆಯ ಮೇಲಾಗಿತ್ತು. ಸಭೆಯಲ್ಲಿ ನಡೆದ ಫಟನೆಗಳನ್ನೆಲ್ಲ ಆಚಾರ್ಯರು ಮೇಲುಕು ಹಾಕಹತ್ತಿದ್ದರು. ರೈತರು ಮಹಾರಾಜರಿಗೆ ತೋರಿಸಿದ ಗೌರವ ಹೃದಯಸ್ವರ್ತಿಯಾಗಿತ್ತು; ಮಹಾರಾಜರ ಹಾಗೂ ಗಿಬ್ಬನ್ ಸಾಹೇಬರ ಭಾಷಣಗಳು ಅವರವರ ದೊಡ್ಡಸ್ಕಿರ್ಕೆಗೆ ಒಪ್ಪಂತಿದ್ದವು.

ಆದರೆ ಎಲ್ಲಕ್ಕಿಂತ ಮಹತ್ವದ ಫಟನೆಯೊಂದು ನಡೆದುಹೋಗಿತ್ತು. ಮಧ್ಯಾಹ್ನ ನಡೆದ ಚೆಕ್ಕಿಯಲ್ಲಿ ದಾದಾ ಬಿಡುಗಡೆ ಹೊಂದಿದ್ದರೂ ಉಂಟಾಗಿತ್ತು. ಅವನ ಬಗ್ಗೆ ಅಸಮಾಧಾನವಾಗಿತ್ತು. ಮೇಲಾಗಿ ಇನ್ನು ಮೇಲೆ ಅವನ ದುಡುಕು ಹೆಚ್ಚಾಗಬಹುದೆಂದು ಭೀತಿಯೂ ಇತ್ತು. ಪಡದಪ್ಪನವರು ಪಾದಳ್ಯಾಯಲ್ಲಿ ಶಾಶ್ವತವಾಗಿ ನೆಲೆಸಲಿಕ್ಕೇ ತಿರುಗಿ ಬಂದವರಾಗಿದ್ದರು. ಅಂದಮೇಲೆ ಅವರಿಭೂತಿಗೂ ಹತ್ತಿದ ಜಗತ ಹರಿಯದಿದ್ದರೆ ಹೇಗೆ? ಲಿಂಗಪ್ಪನ ವಾರಸಾ ಕಾಯಂ ಆಗಿತ್ತು. ಇಂಥ ವಿಷಮಪರಿಸ್ಥಿತಿ ಹೊತ್ತಿಸಿದ ಆಗ್ನಿಹಂಡದಲ್ಲಿ ದಾದಾ ಸಹಜವಾಗಿ ಬಲಿಯಾಗಬಹುದಿತ್ತು. ಅವನು ಇದರಿಂದ ಹೇಗಾದರೂ ಪಾರಾದರೆ ಸಾಕಂದು ಎಲ್ಲರಿಗೂ ಅನಿಸಿತ್ತು. ಅನಾಯಾಸವಾಗಿಯೇ ಆ ಯೋಗ ಒದಗಿಬಂದಿತ್ತು.

ಕುದುರೆಯ ಮೇಲಿಂದ ತಮ್ಮನ್ನು ಪಾರುಮಾಡಿದ್ದಾಗೇ ಮಹಾರಾಜರು ದಾದಾನ ಮೇಲೆ ಕೃಪಾಕಣಾಕ್ರವನ್ನು ಬೀರಿದ್ದರು. ಅವನ ಅಸಾಮಾನ್ಯ ಶಕ್ತಿಗಳಿಂದಂತೂ ಅವರು ಆಕಷಿತರಾಗಿದ್ದರು. ಮಹಾರಾಜರಿಗೆ ಕುಸ್ತಿಯ ಗಡಿಗಳಿಂದರೆ ಪ್ರಾಣ; ದಾದಾ ಹೆಸರಾಂತ ಕುಸ್ತಿಗಡಿಯಾಗಿದ್ದ. ಮಹಾರಾಜರು ಇಲ್ಲಿರುವಾಗ ಅವರ ಹತ್ತಿರವೇ ಅಡ್ಡಾಡಿದಾಗ ದಾದಾನ ಸ್ವಭಾವದ ಪರಿಚಯವೂ ಅವರಿಗೆ ಸಾಕಷ್ಟಿಗಿತ್ತು. ಏನಾದರೂ ಮಾಡಿ ದಾದಾನನ್ನು ತಮ್ಮ ಜೊತೆಗೆ ಕರೆದೋಯಬೇಕೆಂದು ಅವರ ಅಭಿಲಾಷೆಯಾಗಿತ್ತು. ಅದು ನೆರವೇರುವದಕ್ಕೆ ಅವನ ಮೇಲೆ ಆರೋಪ ಬಂದದ್ದೂ ಒಂದು ಕಾರಣವಾಗಿತ್ತು.

ಅವನು ಮಹಾರಾಜರ ಜೊತೆಗೆ ಹೋದರೆ ಪಾದಳ್ಯಿಯಲ್ಲಿದ್ದ ಕೊಂಡು ಗೋಳಾಡುವದು ತಪ್ಪಬಹುದೆಂದು ಭಾವಿಸಿದ ಬಾಳಾಚಾರ್ಯರು ಈ ವಿಚಾರಕ್ಕೆ ಅನುಮತಿಯನ್ನಿತ್ತರು. ದಾದಾನೂ ಆನಂದದಿಂದ ಒಪ್ಪಿದ್ದ. ಆದರೆ ಲಕ್ಷ್ಮಣನನ್ನು ಒಪ್ಪಿಸುವದೇ ಬಿಗಿಯಾಗಿತ್ತು “ಒಬ್ಬನ ಮಗಾರಿ, ಅವನ್ನು ಬಿಟ್ಟು ಇರಾಕ ಮನಸ್ಸು ಹ್ಯಾಂಗ ಬಂದೀತರಿ? ನನಗರೆ ಅವನ್ನು ಬಿಟ್ಟು ಯಾರದಾರಿ?” ಎಂದು ಗೋಳಾಡಿದೆ. ಬಾಳಾಚಾರ್ಯರು ಅವನಿಗೆ ಪರಿಪರಿಯಿಂದ ಸಮಾಧಾನ ಹೇಳಬೇಕಾಯಿತು. “ನಿನಗೆ ಇಲ್ಲಿ ಇರೊದು ಆಗದಿದ್ದರೆ ನಮ್ಮೂರಿಗೆ ಬಾ. ಅಲ್ಲಿ ಕಮ್ತಾಕಟ್ಟಿ ನೋಡಿಕೊಂತ ಇರಾಕ ಬಂದೀತು” ಎಂದು ಯಶವಂತರಾಯರು ಹೇಳಿ ಅವನ ತಾಪವನ್ನು ಕಡಿಮೆ ಮಾಡಿದ್ದರು.

ಅಂತೂ ಒಂದು ದೃಷ್ಟಿಯಿಂದ ದಾದಾನ ಸಮಸ್ಯೆ ಬಗೆಹರಿದಂತಾಗಿತ್ತು. ಆದರೆ ಪಾದಳ್ಯಿಯ ತೋಡಕು ಮಾತ್ರ ಬಗೆಹರಿಯುವ ಲಕ್ಷ್ಮಣ ಕಾಣುತ್ತಿರಲಿಲ್ಲ. ದಾದಾನನ್ನು ಪಾದಳ್ಯಿಯ ಕಾಣಿಕೆಯಿಂದು ಒಪ್ಪಿಸುತ್ತೇವೆಂದು ಆಚಾರ್ಯರು ಮಹಾರಾಜರಿಗೆ ನುಡಿದರು. ಆದರೆ ಬದಲಾಗಿ ಪಾದಳ್ಯಿಯ ಸ್ಥಿತಿಗತಿಗಳು ಚೆನ್ನಾಗಿರುವಂತೆ ಮಹಾರಾಜರು ನೋಡಬೇಕಂಬುದು ಅವರ ಅಭಿಲಾಷೆಯಾಗಿತ್ತು. ಮಹಾರಾಜರು ಆನಂದದಿಂದ ಈ ಮಾತಿಗಂತೂ ಒಪ್ಪಿದ್ದರು. ಸತ್ಯಾರ್ಥ ಸಭೆಯಲ್ಲಿ ಉತ್ತರರೂಪವಾಗಿ ಹಾಗೆ ವಚನವನ್ನು ಕೊಟ್ಟಿದ್ದರು.

ಆದರೂ ಆಚಾರ್ಯರಿಗೆ ಪಾದಳ್ಯಿಯ ದುಃಖ ಮುಗಿಯುವಂತೇನೂ ತೋರಲಿಲ್ಲ. ಈ ವಿದಾರು ದಿನಗಳಲ್ಲಿ ನಡೆದ ಘಟನೆಗಳು ಸತ್ಯವನ್ನೇ ವಿಪರ್ಯಾಸಗೊಳಿಸುವವನ್ನು ಭೀಕರವಾಗಿದ್ದವು. ಮತದ ಭವಿತವ್ಯ ಶುಭವಾಗಬಹುದೆಂದು ಭಾವಿಸಿದ್ದರೆ ಪಡದಯ್ಯ ಮತ್ತೆ ಬಂದು ಕುಳಿತ್ತದ್ದ. ಅವನ ಪಾಪದ ನೆರಳಿನಿಂದ ಪಾದಳ್ಯಿಯ ಜೀವನ ಕಪ್ಪಾಗುವದಿತ್ತು. ಒಂದು ಕಡೆಗೆ ನಿಲ್ಲದೆ ಹರಿಯುವ ನೀರಿನಂತೆ ಆಚಾರ್ಯರಿಗೆ ಈ ಜೀವನ ಕಂಡಿತ್ತು. ಈ ಕ್ಷಣಕ್ಕೆ ತಿಳಿಯಾಗಿ ಹರಿಯುವ ನೀರು ಮರುಗಳಿಗೇಗೇ ರಾಡಿಯಾಗುವದನ್ನು ಅವರು ಕಂಡಿದ್ದರು. ಅದರಂತೆಯೇ ಜೀವನ ಈಗ ಮತ್ತೆ ದೂಷಿತವಾಗತೊಡಗಿತ್ತು.

ಎಲ್ಲಕ್ಕಿಂತ ದುಃಖಪ್ರದವಾದ ಸಂಗತಿಯಿಂದರೆ ಗೌಡರ ಮನತನದ ಭವಿತವ್ಯ ಶಂಕರಪ್ಪಗೌಡರ ಮನತನಕ್ಕೆ ಈ ಕಲಂಕ ಹತ್ತುವದು ಯಾರಿಗೂ ಬೇಕಾಗಿರಲಿಲ್ಲ. ಪಾರ್ವತೀವೈದ್ಯ ಎಷ್ಟೇ ಉರವರ ವಿನೋಧವನ್ನು ಕಟ್ಟಿಕೊಂಡಿದ್ದರ ಅವಳು ಉರಿಗೆ ಬೇಡವಾಗಿರಲಿಲ್ಲ. ಶಂಕರಪ್ಪ ಸಾಯುವ ಮುನ್ನವೇ ಈ ಭಿತ್ತಿಯ ನೆರಳು ಅವನ ವಂಶದ ಮೇಲೆ ಬಿಡ್ಡಿತ್ತು. ಅದಕ್ಕೂ ಈ ಪಡದಯ್ಯನು ಕಾರಣನಾಗಿದ್ದ.

ನಾನಾನ ಮರಣ, ಚಿಮಣಾಳ ಅಪಮಾನ, ಉರಲ್ಲಿ ಕೊಲೆ ಸುಲಿಗೆಗಳು ಇವೆಲ್ಲವೂ ಪಡದಯ್ಯನ ನೇತೃತ್ವದಲ್ಲಿಯೇ ಸಾಗಿದ್ದವು. ಈ ಸಂಗತಿಗಳಾವೂ ರಹಸ್ಯವಾಗಿರಲಿಲ್ಲ. ಆದರೆ ದುಷ್ಪಶಕ್ತಿಯ ವಿರುದ್ಧ ಹೋರಾಡಲು ಯಾರಿಗೂ ಶಕ್ತಿಯಿಲ್ಲದಂತಾಗಿತ್ತು. ದಾದಾ ಹುಂಬತನದ ರೀತಿಯಲ್ಲೇ ಹೋರಾಡಿದ್ದ. ಅದರ ಘಳವಾಗಿ ಅವನೇ ಉರು ಬಿಟ್ಟು ಹೋಗುವಂತಾಗಿತ್ತು. ಸ್ವತಃ ತಾವು ಹೋರಾಡಿದರು. ಆದರೆ ಅದೆಲ್ಲ ನೇರಳಿನೊಡನೆ ಗುದ್ದಾಡಿದಂತಾಗಿತ್ತು.

ಆಚಾರ್ಯರಿಗೆ ತಮ್ಮ ದುಬಳ್ಳುದ ಅರಿವು ಸಾಕಷ್ಟಿತ್ತು. ತಮ್ಮ ಶಕ್ತಿ ಪಾದಭೂತ ಮೇಲೆ ಅಧಿಕಾರ ನಡೆಸುವಂಥದಲ್ಲ. ಶೇಷಪ್ಪನ ಕಾಯಿದೆ ಚಳ್ಳನವಾಗಲಿ, ಶಂಕರಪ್ಪಗೌಡರ ಅಧಿಕಾರಯುತ ದರ್ವಜಾವಾಗಲಿ ಅವರಿಗಿರಲಿಲ್ಲ. ಕನ್ನಡ ಲಿಪಿಯನ್ನೋದಲು ಕೂಡ ಬಾರದಪ್ಪ ಅವರ ವಿದ್ಯೆ ಪರಿಮಿತವಾಗಿತ್ತು. ಹೇಳಿಕೇಳಿ ವ್ಯೇದಿಕ ಭ್ರಾಹ್ಮಣ; ಸನಾತನವಾದ ಧರ್ಮದಲ್ಲಿ ಶ್ರದ್ಧೆಯಿತ್ತೇಂದು ಜನ ತಮ್ಮನ್ನು ಗೌರವಿಸುತ್ತಿದ್ದರು. ಇಲ್ಲದಿದ್ದರೆ ತಮಗೇನು ಬೆಲೆ? ಉರ ದೈವದವರಲ್ಲಿ ಅವರೂ ಒಬ್ಬ ಸದಸ್ಯರಾಗಿದ್ದರು; ಶಂಕರಪ್ಪಗೌಡರಿರುವತನಕ ಅವರ ಮಾತು ನಡೆಯುತ್ತಿತ್ತು. ಆದರೆ ಈಗ ತಾವು ಯಾರಿಗೂ ಬೇಕಾಗಿರಲಿಲ್ಲ. ಮಹಾರಾಜರು ತಮಗೆ ಹೋರಿದ ಗೌರವ ಪ್ರಾಮಾಣಿಕವಾಗಿಯೇ ಇತ್ತು. ಆದರೆ ಒಬ್ಬ ಸಚ್ಚೀಲ ಭ್ರಾಹ್ಮಣನೆಂದು ಮಾತ್ರ ತಮಗೆ ಆ ಮಯ್ಯಾದೆ ಸಂದಿತ್ತು.

ಇಪ್ಪು ಗೊತ್ತಿದ್ದೂ ತಾವು ಈ ವ್ಯವಹಾರದಲ್ಲಿ ಕೈ ಹಾಕಿದ್ದೀಕೇ? ಆಚಾರ್ಯರಿಗೆ ತಾವು ಮಾಡಿದೆಲ್ಲ ಅಧಿಕ ಪ್ರಸಂಗವೆನಿಸಿತು. ಮೊದಮೊದಲು ತಾವೆಲ್ಲ ಕೂಡಿ ಮಾಡಿದ್ದ ಅನ್ಯಾಯಗಳಿಗೆ ಲೆಕ್ಕ ಉಂಟೇ? ಆ ಪಾಪಕ್ಕೆಲ್ಲ ಪ್ರಾಯಶ್ಚಿತ್ವವನ್ನು ಅನುಭವಿಸಲೇಬೇಕು. ಹೌದು ದುಃಖವನ್ನು ಅನುಭವಿಸಿಯೇ ಕಳೆದುಕೊಳ್ಳಬೇಕು. ಅಂದರೇ ಬಿಡುಗಡೆ ಸಾಧ್ಯ. ಈಗ ಶೇಷಪ್ಪ ತಾನೂ ಪ್ರಾಯಶ್ಚಿತ್ವವನ್ನು ಅನುಭವಿಸುವದಿಲ್ಲವೇ?

ಹುಲಿಬ್ಬಾಟಿ-ಹಳ್ಳಬನೊಬ್ಬ ಹಿಲಾಲು ಹಿಡಿದುಕೊಂಡು ದಾರಿ ತೋರಿಸುತ್ತ ನಡೆದಿದ್ದ. ಮೂರು ತಾಸು ರಾತ್ರಿಯಾಗಿತ್ತು. ಮೇಲೆ ಜಿಟಿಜಿಟಿ ಮಳೆ, ನಡುವೆ ಬೆನ್ನಲುಬನ್ನೇ ಕೊರೆಯುವ ಗಾಳಿಯ ಸೆಳಕುಗಳು ಇವುಗಳಿಂದ ಹಿಲಾಲಿನ ಬೆಳಕಿನ ಕುಡಿ ಒದ್ದಾಡುತ್ತಿತ್ತು. ಆಚಾರ್ಯರು ಯಾಂತ್ರಿಕವಾಗಿಯೇ ವಾಡೆಯಿಂದ ತಮ್ಮ ಮನಸೆಗೆ ಸಾಗಿದ್ದರು. ಸತ್ಯಾರ ಸಭೆಯ ವಿವರಗಳಲ್ಲಿ ಅವರ ಸ್ವತ್ತಿಪಥದಲ್ಲಿ ಮತ್ತೊಮ್ಮೆ ಸುಳಿದುವು. ಮನಸ್ಸಿಗೆ ಯೋಚನೆಯಿಂದ ಬಿಡುಗಡೆ ಎಲ್ಲಿ? ಎಪ್ಪು ಬೇಡವೆಂದರೂ ವಿಚಾರಗಳು ದಾಳಿಯಿಡುತ್ತಿದ್ದವು. ಅವುಗಳ ಗೊಂದಲದಲ್ಲಿ

ಎನು ಮಾಡಿದರೂ ಆತ್ಮಸತ್ವದ ಬೆಳಕು ಆರದಿರಲೆಂದು ಶ್ರಮಿಸಬೇಕಾಗಿತ್ತು. ಅನವರತಪೂರ್ ಎಚ್ಚರಿದ್ದೇ ಅದನ್ನು ಕಾಯಬೇಕಾಗಿತ್ತು. ಯಾವುದೋ ತೀವ್ರ ವಿರೋಧ ಯಾವುದೋ ತೀವ್ರ ಮೋಹ ಆ ಬೆಳಕನ್ನು ನಂದಿಸಬಹುದಾಗಿತ್ತು. ಒಮ್ಮೊಮ್ಮೆ ಬತ್ತಿಯೇ ನಿಸ್ಪತ್ತಪಾಗಿ ಬೆಳಗಲು ಒಳ್ಳೆನ್ನಬಹುದಾಗಿತ್ತು. ಈ ಜೀವನ ಮನುಷ್ಯನ ಅಂತಃಸತ್ವವನ್ನೇ ಪರೀಕ್ಷಿಸಲೆಂದು ನಿರ್ಮಿತವಾದ ಈಶ್ವರ ಮಾಯೆಯಿರಬೇಕೆಂದು ಆಚಾರ್ಯರಿಗೆ ಹೋಳೆಯಿತು.

ಆಚಾರ್ಯರು ಇದೇ ವಿಚಾರದಲ್ಲಿರುವಾಗೇ ಮನೆಯನ್ನು ಸಮೀಪಿಸಿದರು. ಮನೆಯಲ್ಲಿ ತಮ್ಮ ನಿತ್ಯ ಆಹ್ಲಾಕಗಳನ್ನು ಮುಗಿಸಿಕೊಂಡು ಪುನಃ ವಾಡೆಗೆ ತಿರುಗಿ ಹೋಗುವ ಅವಸರವಿತ್ತು. ಮಹಾರಾಜರು ಮರುದಿನವೇ ಉರು ಬಿಡುವವರಿದ್ದದ್ದರಿಂದ ಅದರ ಸಿದ್ಧತೆಯಾಗಬೇಕಿತ್ತು. ಆಹ್ಲಾಕವನ್ನು ಬೇಗ ಮುಗಿಸಿ ಹೋದರಾಯಿತೆಂದು ಮನೆಯೋಳಗೆ ಕಾಲಿಟ್ಟರು. ಅಷ್ಟರಲ್ಲಿಯೇ ತಮ್ಮ ಮನೆಯೋಳಗೆ ಹೆಣ್ಣುಮಗಳೊಬ್ಬಳು ಬಿಕ್ಕಿ ಬಿಕ್ಕಿ ಅಳುವದು ಆಚಾರ್ಯರ ಕಿವೆಗಳಿತ್ತು. ಆಚಾರ್ಯರು ಲಕ್ಷ್ಯಗೊಟ್ಟು ಆಲಿಸಿದರು; ದನಿಯ ಗುರುತು ಹತ್ತಿತ್ತು. “ಯಾರು? ತುಳಸಕ್ಕು ಅಳೋವಂಥಾದೇನಾಗೇದವಾ?” ಎಂದು ಸಮಾಧಾನ ಕುತೂಹಲಗಳೇರಡನ್ನೂ ಬರೆಸಿ ಕೇಳಿದರು.

ಆಚಾರ್ಯರ ಪ್ರಶ್ನೆಯನ್ನು ಕೇಳಿದೊಡನೆ ಶೇಷಪ್ಪನ ಹೆಂಡತಿ ತುಳಸಕ್ಕನ ದುಃಖ ಕೋಡಿವರಿದು ಹರಿಯಲಾರಂಭಿಸಿತು. ಮಾತಾಡದೆ ಸುಮ್ಮನೆ ಹೆಚ್ಚು ಬಿಕ್ಕಿಸಿ ಅಳ ಹತ್ತಿದಳು. ಆಚಾರ್ಯರ ಪತ್ತಿಯೇ ಹೋರಗೆ ಬಂದರು. “ಪಾಪ, ಶೇಷಪ್ಪನ್ನು ನಿನ್ನ ರಾತ್ರಿನೆ ಜಾವಡಿಗೆ ಕರಹೊಂಡು ಹೋಗುರಂತ. ಇಂದ ಉಂಟಕ್ಕೆ ಸ್ವೇತ ಬಿಟ್ಟಿಲ್ಲ. ಅದೇನೋ ಮ್ಯಾಲಿನ ಸಾಹೇಬ ಜೀಲಿಗೆ ಕಳಸತೀನಿ ಅಂತ ಬೆದರಿಕೆ ಹ್ಯಾಕಾನಂತ. ಅದನ್ನು ಕೇಳಿ ಪಾಪ ನಮ್ಮ ತುಳಸಿ ಕೈಕಾಲ ಕಳಹೊಂಡು ಅತಗೋತ ಕೂತಾಬಿಟ್ಟಾಳ. ಏನಾದರೂ ಮಾಡಿ ಆ ಶೇಷಪ್ಪನ್ನು ಬಿಡುಗಡಿ ಮಾಡಸರಿ ಅಂತ ಕೇಳಲಿಕ್ಕೆ ಬಂದಾಳ” ಎಂದು ನಡೆದ ಸಂಗತಿಯನ್ನು ನಿರ್ವೇದಿಸಿ ಉತ್ತರಕ್ಕಾಗಿ ಅಲ್ಲಿಯೇ ಕಾಯ್ದುನಿಂತರು.

ಆಚಾರ್ಯರ ಮುಖಿ ಗಂಭೀರವಾಯಿತು. ತಮ್ಮ ಪತ್ತಿಗೆ ಏನು ಉತ್ತರ ಹೇಳಿಲ್ಲ. ದೊಡ್ಡದಾದ ನಿಟ್ಟಸಿರೊಂದು ಅವರ ವ್ಯಧೆಯ ಆಳದಿಂದಲೇ ಹೊರಬಿದಿತು. “ಎಲ್ಲಾ ಶ್ರೀಹರಿ ಇಚ್ಛಾ” ಎಂದಿಟ್ಟು ತಮಗೆ ತಾವೇ ಹೇಳಿಕೊಂಡರು. ಮರುಮಾತಾಡದೆ ಕಾಲು ಶೋಳಿದುಹೊಂಡರು, ಮಡಿಯುಟ್ಟಿ ಸಂಧ್ಯಾವಂದನೆಗೆ ಕುಳಿತರು.

ಅ ಅವಧಿಯಲ್ಲಿ ಯಾರೂ ಮಾತಾಡುವಂತಿರಲ್ಲ. ಶೇಷಪ್ಪನ ಹೆಂಡತಿಯೂ ಅಳುವದನ್ನು ನಿಲ್ಲಿಸಿದ್ದಳು. ನಿರೀಕ್ಷೆಯಿಂದ ತುಂಬಿದ ಮೌನ ಗಂಭೀರವಾಗಿತ್ತು. ಸಂಧಾವಂದನೆ ಮುಗಿಯುವ ಹೊತ್ತಿಗೆ ಅವರ ಪಟ್ಟಿ ಉಪಾಹಾರದ ತಟ್ಟಿಯನ್ನು ಅವರೆದುರು ತಂದಿಟ್ಟರು. ಆಚಾರ್ಯರು ತಟ್ಟಿಯನ್ನು ಸರಿಸಿ, “ತುಳಸಕ್ಕು, ನೀನು ಅಪ್ಪು ತೋಗೊಂಡು ನೀರು ಕುಡಿ” ಎಂದು ನುಡಿದರು.

“ಅವರಲ್ಲಿ ನರಳಿಕೋತ ಬಿದ್ದಾಗ, ನಾ ಬಾಯಾಗ ನೀರು ಹ್ಯಾಂಗ ಹಾಕಲಿ ಆಚಾರ? ನನ್ನ ಕಡಿಂದ ಸಾಧ್ಯ ಇಲ್ಲ. ಮುಂಜಾನಿಂದ ಉಪಾಸ ಇದ್ದಾರ.” ತುಳಸಕ್ಕು ಮತ್ತೆ ಬಿಕ್ಕಿದಳು.

“ಹೋದವಾ, ಸರಕಾರಿ ಅಮಲದಾರರು ಅದರಾಗೂ ಇಂಗ್ರೇಜಿ ಸಾಹೇಬರು ಒಮ್ಮೆ ಮಾಡಿದ ಹುಕಮು ತಿರಿಗಿ ತಕ್ಕೊಳ್ಳುವುದಿಲ್ಲ. ಶೇಷಪ್ಪ ತನ್ನ ಕಾಲ ಮ್ಯಾಲೆ ತಾನು ಕಲ್ಲು ಹಾಕಿಕೊಂಡ್ದಾಗಾಗೇದ ಸುಮೃನ ತನ್ನಷ್ಟಕ್ಕೆ ತಾ ಇದ್ದರ ಆಗತಿದಿಲ್ಲ? ನಾವೇನು ಮಾಲಿಕ್ಕಾಡೀತು? ನೀನರೆ ತಿಳಿದಾಕಿ. ಆಗ ನಿನ್ನ ಗಂಡಗ ಬುದ್ಧಿ ಹೇಳಬಾರದಾಗಿತ್ತೇನವಾ? ಬಿತ್ತಿದ್ದು ಬೆಳಕೋ ಬೇಕಾಗತದ ನೋಡು. ಅವನ ಕರ್ಮಾರ್ಥ ಅವನ್ನು ಸುತ್ತಿ ಹಾಕಿಕೊಂಡದ. ಈಗ ನೀ ಉಪಾಸ ಬಿದ್ದರ ಅವನ ಬಿಡುಗಡೆ ಆಗತಿದ್ದರ ಮಿಶಾಲ ಮಾತು” ಎಂದು ಸಮಾಧಾನ ಹೇಳಿದರು. ಆದರೆ ಇಪ್ಪು ಹೇಳಬೇಕಾದರೆ ತಮ್ಮ ಶಕ್ತಿಯನ್ನೆಲ್ಲ ವೆಚ್ಚಮಾಡಿ ತಮ್ಮ ಅಂತಃಕರಣವನ್ನು ಕಲ್ಲಾಗಿಸಿದ್ದರು.

ತುಳಸಕ್ಕನಿಗೆ ಆಚಾರ್ಯರ ವೇದಾಂತ ಬೇಕಾಗಿರಲ್ಲಿಲ್ಲ. ಗಂಡನ ಬಿಡುಗಡೆಯಲ್ಲದೆ ಬೇರಾಪುದೂ ಅವಳಿಗೆ ಸಮಾಧಾನ ತರುವಂತಿರಲ್ಲ. “ನೀವು ಹೇಳೋದೆಲ್ಲ ಖಿರೆ ಆಚಾರ.... ಆದರೆ ಮಾರೀ ನೋಡದ ನೀರಕಾಳು ಗಂಟಲದಾಗ ಇಳಿದ್ದಾಗ ಆಗೇದ. ಅಂತಃಕರಣಕ್ಕೆ ಬರಿ ಕೊಟ್ಟು ಅವರು ಹೋದಾಂಗ ಆಗೇದ. ಅವರು ಹೀಗೆ ಆಗೂದು ನೋಡೋದಕ್ಕಿಂತಾ ದೇವರು ನನ್ನ ಕಣ್ಣು ಮುಚ್ಚಬಾರದಿತ್ತ?”

“ಸಾಕರ್ಮಾಡು ತುಳಸಕ್ಕು, ಅತ್ತರ ಏನಮಾಡಿದ್ದಾಗಾತು? ಸುಮೃಗ ಘಳಾರ ತೋಗೋ, ಇನ್ನೂ ಮುಡಿಗಿ, ಹೊಟ್ಟಿ ಕಟ್ಟಬಾರದು.”

“ನಾ ಒಲ್ಲೆ ಆಚಾರ. ಮದಲ ಅವರ್ತ ಕರಕೊಂಡು ಬರ್ತಿ. ನಿಮ್ಮ ಮಗಳಾಗಿದ್ದರ ಹೀಗಾ ಸುಮೃಗ ಕೂತಗೋಳಿದ್ದರೇನು?” ತುಳಸಕ್ಕು ಆಚಾರ್ಯರ ಅಂತಃಕರಣವನ್ನೇ ಕಲಿಕಿದಳು. ಆಚಾರ್ಯರ ಪಟ್ಟಿ ಇಷ್ಟೊತ್ತಿನವರೆಗೆ ಸುಮೃನಿದ್ದವರು ಈಗ ಬಿಕ್ಕಿದರು. ಆಚಾರ್ಯರಿಗೆ ಪ್ರಾಣಸಂಕಟವೆನಿಸಿತು. ತಮ್ಮ ಪಟ್ಟಿಯ

ದು:ಖಿದಾಳವನ್ನು ಅವರೊಬ್ಬರೇ ಬಲ್ಲರು. ತುಳಸಕ್ಕು ಇನ್ನೂ ಹುಡಿಗೆ, ತಮ್ಮ ಮಗಳೇಕೆ, ಮೊಮ್ಮೆಗಳಾಗಬಹುದಿತ್ತು. ದು:ಖಿದ ಕಡಲಿನಲ್ಲಿ ತಪ್ಪುಬಪ್ಪುಗಳೆಲ್ಲ ಮುಳಗಿ ಪಾತಾಳ ಕಂಡಿದ್ದವು. ಇದೇ ಶೇಷಪ್ಪ, ಇದೇ ತುಳಸಕ್ಕು ಸಾವಿರ ಸಾರೆ ಆಚಾರ್ಯರ ಮನೆಗೆ ಬಂದು ಹೋಗಿದ್ದರು. ಒಂದೇ ಉರಿನಲ್ಲಿದ್ದುಕೊಂಡು ದಿನನಿತ್ಯ ಅವರ ಮುಖ ನೋಡುವದು ಅನಿವಾರ್ಯವಾಗಿತ್ತು. ಆದರೆ ಎಂದೂ ಈ ಆಶ್ರಿಯತೆ ಈ ಕರುಳಿನ ಎಳೆತ ಹೊರಹೊಮ್ಮೆರಲಿಲ್ಲ. ಆಚಾರ್ಯರಿಗೆ ಎಲ್ಲವೂ ವಿಚಿತ್ರವೇನಿಸಿತು. ಇಲ್ಲದಿದ್ದರೆ ತುಳಸಕ್ಕು ತಮ್ಮ ಮಗಳಂತೆ ಎಂಬ ಭಾವನೆ ಇಂದೇ ಏಕೆ ಬರಬೇಕು? ಮಂದವಾದ ದೀಪದ ಬೆಳಕಿನಲ್ಲಿ ಆಚಾರ್ಯರು ತಮ್ಮ ಪತ್ತಿಯನ್ನು ದಿಟ್ಟಿಸಿ ನೋಡಿದರು. ಮುಖ್ಯಿನ ಮೋಡ ಕವಿದ ಕಣ್ಣಿಗಳ ತುಂಬ ಕಣ್ಣೀರು ಮದುವುಗಟ್ಟಿತ್ತು. ತುಳಸಕ್ಕನ ಈ ಹೋಸ ಸಂಬಂಧವಾದರೂ ತನಗಿರಲಿ ಎಂದು ಕೇಳುವಂತಿತ್ತು ಆ ನೋಟ. ಆಚಾರ್ಯರು ನಿರುಪಾಯಿರಾದರು. ತಮ್ಮ ಜೀವನದ ಪರಿಣ್ಮೆ ತೀರ ಹತ್ತಿರ ಬಂದಿದೆ ಎಂದೇನಿಸಿತು. ಹೃದಯದಲ್ಲಿ ಸಂಕಟ ರಿಂದಾಗಿ ಸುಡುತ್ತಿತ್ತು; ಒಳತೋಟಿ ಮಸೆಯುತ್ತಿತ್ತು. ಅಂತೂ ಕೊನೆಗೊಮ್ಮೆ ನಿರ್ಧಾರ ದೃಢವಾಯಿತು. ಉಪಾಹಾರದ ತಟ್ಟಿಯ ಕಡೆಗೆ ಕಣ್ಣಿತ್ತೊಡ ನೋಡಿದೆ ಎದ್ದರು.

“ಸಮಾಧಾನ ಮಾಡಿಕೋ ತುಳಸಕ್ಕು. ದೇವರ ಮ್ಯಾಲೆ ಹೊರಿ ಹಾಕಿ ಇಲ್ಲೀ ಮಲಗಿಕೋ. ಉಪಾಸ ಮಾತ್ರ ಮಲಕೋಬ್ಬಾಡ, ನಾನೂ ಈಗ ವಾಡೇಕ ಹೋಗಬೇಕು. ಬೆಳಗು ಮುಂಜಾನೆ ಸ್ವಾನಕ್ಷಂತ ನದಿಗೇ ಹೋಗೋ ಮುಂದ ಮನಿಕಣ ಬಂದು ಹೋಗಿನೀ. ಮಹಾರಾಜರ ಕಿವಿಮ್ಯಾಲೂ ನಿನ್ನ ಮಾತು ಹಾಕಿನೀ. ಏನೋ ಪುಣ್ಯ ಬಲವತ್ತರ ಇದ್ದರ, ಮಹಾರಾಜರ ಮಾತು ಸಾಹೇಬರ ಮನಸ್ಸಿಗೆ ನಾಟಬಹುದು” ಎಂದು ಹೇಳಿದವರೇ ಅಲ್ಲಿ ಕೂಡುವುದಕ್ಕಾಗದೆ ಅಲ್ಲಿಂದ ಹೊರಬಿದ್ದರು.

ಆಚಾರ್ಯರ ಮನಸ್ಸು ದು:ಖಿದ ಭಾರದಿಂದ ಕಲ್ಲಾಗಿತ್ತು. ವಾಡೆಯಲ್ಲಿ ತಮ್ಮನ್ನು ಕಾಯುತ್ತಿದ್ದ ಕೆಲಸದ ನೆನಪಾಯಿತು. ಮಹಾರಾಜರು ಮರುದಿನ ಮಧ್ಯಾಹ್ನ ಇಂದುಪುರಕ್ಕೆ ಹೋಗುವವರಿದ್ದರು. ಅವರು ಪಾದಳಿಗೆ ಬಂದದ್ದೇ ಮೊದಲ ಸಲ, ಆದ್ದರಿಂದ ಹೋಗುವ ಮನ್ನ ಮಲಿಬ್ಬಾಟಿ ಹಳಬರಿಗೆ, ರ್ಯಾತರಿಗೆ ಮತ್ತು ಇನ್ನಿತರ ಬಾಬುದಾರಿಗೆ ಅವರು ಬಿದಾಗಿ (ಉಡುಗೋರೆ)ಯನ್ನು ಮಟ್ಟಸಚೆಕೆಂದು ಮಾಡಿದ್ದರು. ಬಿದಾಗಿಯನ್ನು ತೆಗೆದುಕೊಳ್ಳುವವರ ಯಾದಿಯನ್ನು ಸಿದ್ಧಪಡಿಸಲು ಯಶವಂತರಾಯಿರಿಗೆ ತಿಳಿಸಿದರು. ಶ್ವಾಮರಾಯನೋಡನೆ

ಕೂಡಿಕೊಂಡು ಯಶವಂತರಾಯರು ಯಾದಿಯನ್ನೇನೋ ತಯಾರಿಸಿದ್ದರು. ಅದಕ್ಕೆ ಆಚಾರ್ಯರ ಒಟ್ಟಿಗೆಯನ್ನು ಪಡೆಯುವದು ಅವಶ್ಯವಿತ್ತು. ಅದಕ್ಕೆಂದೇ ಈಗ ಆಚಾರ್ಯರು ವಾಡಿಗೆ ನಡೆದದ್ದು.

ಆಚಾರ್ಯರು ಬಂದೋಡನೆ ಯಶವಂತರಾಯರು ಅವರ ಕೈಯಲ್ಲಿ ಯಾದಿಯನ್ನಿಟ್ಟರು. ಆಚಾರ್ಯರು ಅದರ ಮೇಲೆ ಕಣ್ಣಾಡಿಸಿದರು. ರಾಜಪುರೋಹಿತರಿಗೆ ಬಂದು ಜರದ ಶಾಲು ಹಾಗೂ ದಕ್ಷಿಣೆ ಎಂದು ಬರೆದದ್ದು ಕಂಡಿತು. (ದೇವನಾಗರಿ ಲಿಪಿಯಲ್ಲಿಯೇ ಯಾದಿಯನ್ನು ಬರೆಯಲಾಗಿತ್ತು.) ಆಚಾರ್ಯರಿಗೆ ಅದು ಒಟ್ಟಿಗೆಯಾಗಲಿಲ್ಲ. ತಮ್ಮ ದಟ್ಟದರಿದ್ದ ಬ್ರಾಹ್ಮಣನಿಗೆ ಇಂಥ ಸನ್ನಾನವೇಕೆಂದು ಹಟ ಹಿಡಿದರು. ಯಶವಂತರಾಯರು ಅದಕ್ಕೂಪ್ರಯಲ್ಲ ಯಾದಿಯ ಉಳಿದ ಭಾಗವನ್ನೋದುವದಾದ ಮೇಲೆ ಮಹಾರಾಜರಿಗೆ ಅದನ್ನು ತೋರಿಸಿ ಖಾಸಗಿ ಕಾರಭಾರಿಯ ಕಚೆಗೆ ಅದನ್ನು ಒಟ್ಟಿಸುವದಿತ್ತು.

ಬಾಳಾಚಾರ್ಯರು ಹಟ ಹಿಡಿದ ಸಂಗತಿ ಮಹಾರಾಜರಿಗೆ ಗೊತ್ತಾಯಿತು. ಬಾಳಾಚಾರ್ಯರನ್ನು ಮಹಾರಾಜರೇ ಮತ್ತೊಮ್ಮೆ ಮಾತಾಡಿಸಬೇಕಾಯಿತು. ಮತ್ತೆ ಆಚಾರ್ಯರಿಂದ ಅದೇ ಉತ್ತರ ಬಂತು. “ರಾಜಪುರೋಹಿತರಿಗೆ ಸನ್ನಾನ ಮಾಡದೆ ಹೋಗುವಷ್ಟು ದಾರಿದ್ರ್ಯ ಸಂಸ್ಕಾರಕ್ಕೆ ಬಂದಿಲ್ಲ ಆಚಾರ. ನಿಮಗೆ ಏನು ಬೇಕು ತಿಳಸರಿ ಅದನ್ನು ಪೂರ್ಯಸ್ಥಿಕೊಡತೇವು” ಮಹಾರಾಜರು ಅಂತಹ ಕರಣಪೂರ್ವಕವಾಗಿ ಕೇಳಿದರು. ಮಹಾರಾಜರ ಪ್ರೀತಿಯ ಹಟದ ಮುಂದೆ ಬಾಳಾಚಾರ್ಯರ ಹಟ ಸಾಗುವಂತಿರಲಿಲ್ಲ.

ಬಾಳಾಚಾರ್ಯರು ಯೋಚಿಸಲೇಬೇಕಾಯಿತು. ಶೇಷಪ್ಪನ ಬಿಡುಗಡೆಯ ಪ್ರಶ್ನೆಯೇ ಅವರನ್ನೇಗ ಕಾಡುತ್ತಿತ್ತು. ಮಹಾರಾಜರಿಗೆ ಅದರ ಬಗ್ಗೆ ಬಂದು ಮಾತನ್ನುಹೇಳಬೇಕಾಗಿತ್ತು. ಆದರೆ ಸಂಕೋಚ ಅವರ ಬಾಯನ್ನು ಕಟ್ಟಿತ್ತು. ಶೇಷಪ್ಪನ ಅಪರಾಧಗಳು ಸಾಮಾನ್ಯವಾಗಿರಲಿಲ್ಲ. ಕಾಯದೆಯ ದೃಷ್ಟಿಯಿಂದ ಅವೆಲ್ಲ ಅಳಕ್ಕುವಾಗಿದ್ದವು. ಮಾನವೀಯ ಅಂತಹ ಕರಣಪೂರ್ವಂದನ್ನು ಬಿಟ್ಟರೆ ಬೇರೆ ರೂಪ ನೇವವನ್ನು ವುಂದೊಡ್ಡಿರೂ ಅವನ ಬಿಡುಗಡೆಗಾಗಿ ಪ್ರಯತ್ನಿಸುವಂತಿರಲಿಲ್ಲ. ಆದರೆ ಶೇಷಪ್ಪನ ಹೆಂಡತಿಯ ಕರುಣಾಜನಕ ಜಿತ್ತು ಎಲ್ಲ ತತ್ತ್ವಗಳನ್ನೂ ಮೀರಿ ಆಳವಾಗಿತ್ತು; ಹೃದಯಸ್ಥಿರ್ಯಾಗಿತ್ತು. ಅದರ ಬಿಸಿ ತಾಕಿದ ಅನುಭವ ಆಚಾರ್ಯರಿಗಾಗಿತ್ತು. ಆದರೆ ಇನ್ನೊಬ್ಬರಿಗೆ ಅದನ್ನು ತಿಳಿಯಪಡಿಸುವದೆಂತು? ಶುಭ್ರಭಾವನೆ ಪ್ರಕಟವಾಗುವಾಗ ಸ್ವಭಾವದ ಬಣ್ಣವನ್ನು ತಳೆದೇಬರುತ್ತದೆ. ಆಗ ಇನ್ನೊಬ್ಬರು ಅದನ್ನು ಅಪಾರ್ಥ ಮಾಡಿಕೊಂಡರೆ?

ಬಹಳ ಹೊತ್ತಿನವರಿಗೆ ಮೀನ ಮೇಷ ಮಾಡಿದ ಮೇಲೆ ಹೃದಯದ ಕರೆ ಗೆದ್ದಿತು. ಆಚಾರ್ಯರು ಮಹಾರಾಜರಿಗೆ ತಮಗೆ ಪ್ರಾಪ್ತವಾಗಿರುವ ಉಭಯ ಸಂಕಟವನ್ನು ವಿವರಿಸಿದರು. ಏನಾದರೂ ಮಾಡಿ ಶೇಷಪ್ರಾನ್ತನ್ನು ಬಿಡುಗಡೆ ಮಾಡಿಸಿ ಅವನ ಹೆಂಡತಿಯ ಗೋಳನ್ನು ತಪ್ಪಿಸಬೇಕೆಂದು ಕೇಳಿಕೊಂಡರು.

“ಇದು ಮನಸ್ಸಿನ ತೊಡಕು ಅಂತಃಕರಣಕ್ಕು ಬರಿ ಕೊಟ್ಟಹಾಂಗ ಆದಾಗ ನ್ಯಾಯ ಅನ್ಯಾಯ ಅನ್ವಯ ಪ್ರಶ್ನೆ ಏಳೂದುಲ್ಲ. ದಯವಿಟ್ಟು ಆ ಹೊಮಗಳ ಗೋಳು ಕಡಿಮೆ ಮಾಡಬೇಕು” ಎಂದು ಬೇಡಿಕೊಂಡರು.

ಮಹಾರಾಜರೂ ಆಲೋಚನಾಪರ್ರಾದರು. ಬಾಳಾಚಾರ್ಯರ ದನಿಯಲ್ಲಿಯ ಪ್ರಾಮಾಣಿಕತೆ ಅವರ ಹೃದಯಕ್ಕು ತಾಕಿತು. ಕೊನೆಗೆ ಅವರು ಹೇಳಿದುದನ್ನು ಮಾಡಲು ಒಟ್ಟಿಂದರು. ಅವರಿಗೆ ಗಿಬ್ಬನ್ ಸಾಹೇಬರ ಬಗ್ಗೆಯೇ ಸ್ವೀಪು ಅನುಮಾನವಿತ್ತು. ಎಲ್ಲಿ ಆ ಇಂಗ್ರೇಜಿ ಸಾಹೇಬ ನ್ಯಾಯಾನ್ಯಾಯಗಳ ಚರ್ಚಿಗೆ ತೊಡಗುತ್ತಾನೋ ಎಂಬ ಭೀತಿಯಿತ್ತು. ಆದರೂಪ್ರಯತ್ನಮಾಡಲು ಆಸ್ತಾಸನವಿತ್ತರು. ಆಚಾರ್ಯರ ಮುಖ ಕೃತಜ್ಞತೆಯಿಂದ ಅರಳಿತು. ಹೋಗುವಾಗ ಬಿದಾಗಿಯ ಯಾದಿಯಲ್ಲಿ ಆಚಾರ್ಯರ ಹೆಸರಿನ ಮುಂದೆ ಒಂದು ಜರದ ಶಾಲು ಹಾಗೂ ದಕ್ಷಿಣ ಎಂದು ಬರೆದದ್ದು ಅಜ್ಞಳಿಯದೆ ಇದ್ದಿತು.

ಮಹಾರಾಜರ ಸಂಶಯವೇನೂ ನಿರಾಧಾರವಾಗಿರಲಿಲ್ಲ. ಗಿಬ್ಬನ್ ಹೊದ ಹೊದಲು ಒಪ್ಪಲೇ ಇಲ್ಲ. ತಗಾಯಿ ಸಾಲದ ಹಣವನ್ನು ಎತ್ತಿಹಾಕಿದ ಅಪರಾಧ ತಲೆತಿರುಗಿಸಿತ್ತು. ಮಹಾರಾಜರು ತಮ್ಮ ಸ್ವೇಹವನ್ನೆಲ್ಲ ಪಣಕ್ಕೆ ಹಚ್ಚಿ ಕೇಳಬೇಕಾಯಿತು. ಕೊನೆಗೆ ಶೇಷಪ್ರಾನ್ತ ಬಿಡುಗಡೆಯನ್ನು ಮಾಡಲು ಸಾಹೇಬರು ಒಟ್ಟಿದರು.

ಅವರಿಬ್ಬರ ಚರ್ಚೆಯಲ್ಲಿ ಒಂದು ಸತ್ಯ ಮಾತ್ರ ಹೊರಬಿದ್ದಿತು. ತಗಾಯಿ ಸಾಲದ ಹಣವನ್ನು ಕುಲಕರ್ಮ ಎತ್ತಿಹಾಕಿದ್ದಕ್ಕೆ ಸರಬರಾಯಿ ವಚ್ಚೆಯೇ ಕಾರಣ ಎಂದು ಮಹಾರಾಜರ ವಾದವಾಗಿತ್ತು. ಅದನ್ನು ಕೇಳಿ ಸಾಹೇಬರು ಅವಾಕ್ಷಾದರು. ತಮ್ಮ ಸರಬರಾಯಿಯ ಹಣವನ್ನು ಅವರು ಪ್ರೈ-ಪಾವ-ಆಣ ಚುಕ್ತಾಮಾಡಿ ಕ್ಷಾಂಪು ಕಿತ್ತುವ ಪದ್ಧತಿಯನ್ನೇ ಇಟ್ಟಕೊಂಡಿದ್ದರು. ಆದರೆ ವಸ್ತುಸ್ಥಿತಿ ವಿಪರೀತವಾಗಿದ್ದಂತಹ ಈಗ ಮನವರಿಕೆಯಾಯಿತು. ಅಧಿಕಾರಿಗಳ ತೃಪ್ತಿಗಾಗಿ ರಂಗಾರಾರಿಂದ ಲೋ ಅನ್ಯಾಂಯಾದಿಂದ ಕಸಿದುಕೊಂಡೆ ಹಣ ವಿನಿಯೋಗವಾಗುತ್ತಿರುವವದರಿಂದ ಅವರಿಗೆ ವ್ಯಧಿಯೆನಿಸಿತು.

ಮಹಾರಾಜರನ್ನು ಬೀಳ್ಳುಂಡು ಗಿಬ್ಬನ್ ಸಾಹೇಬರು ಜಾವಡಿಗೇ ಬಂದು

ಮಾಮಲೇದಾರರನ್ನು ಕಂಡರು. ಶೇಷಪ್ಪನ ಪ್ರಕರಣ ಎಲ್ಲಿಗೆ ಬಂದಿದೆ ಎಂದು ವಿಚಾರಿಸಿದರು. “ಅವನ ನಜರಬಂದಿಯೋಳಿಗೆ ಇಟ್ಟದ ಸಾಹೇಬರ, ಪುರಾವೆ ಎಲ್ಲ ಕೊಡಿಸಿದ ಮ್ಯಾಲು ಚಾರ್ಚ್‌ಶೀಟ್ ಹಾಕಲಿಕ್ಕೆ ಪೂಲೀಸರಿಗೆ ತಿಳಿಸಿನಿ” ಎಂದು ಮಾಮಲೇದಾರರು ತಮ್ಮ ಕರ್ತವ್ಯಪ್ರಜ್ಞೆಯನ್ನು ಪ್ರಕಟಗೊಳಿಸಿದರು. ಗಿಬ್ಬನ್ ಸಾಹೇಬರು ಅವನನ್ನು ಕೂಡಲೇ ಬಿಡುಗಡೆ ಮಾಡಲು ಆಜ್ಞೆಯಿತ್ತರು. “ಮಹಾರಾಜರಿಗೇನೋ ಅವನ ಅಗತ್ಯವಿದೆಯಂತೆ” ಎಂದು ತೋರಿಕೆಗಾಗಿ ಕಾರಣವನ್ನು ಕೊಟ್ಟರು. ಮಾತಿನ ಓಫಿಸಲ್ಲಿಯೇ ಬಾಳಾಚಾರ್ಯರು ಮಹಾರಾಜರಿಗೆ ಹೇಳಿದ್ದನ್ನೂ ಹೇಳಬೇಕಾಯಿತು.

ಸಾಹೇಬರು ಎದ್ದು ಹೋದ ಮೇಲೆ ಮಾಮಲೇದಾರರು ಶೇಷಪ್ಪನನ್ನು ಕರೆಸಿ, “ಹೋಗು ಮಹರಾಯ, ನಿನ್ನ ಬಿಡುಗಡಿ ಆಗೇದ. ಅಷ್ಟಾಗಿಬೇಕಾದರೆ ನಮ್ಮ ಅಪ್ಪಾ ಅವ್ವನ ಪ್ರಣಾಯ ಎಲ್ಲಾ ವಿಚಾರಗಳೇಕಾತು” ಎಂದು ತಾವೇ ಅವನನ್ನು ಬಂಧಮುಕ್ತಗೊಳಿಸಿದ ಉಪಕಾರಿ ಎಂಬಂತೆ ಹೇಳಿದರು. ಶೇಷಪ್ಪ ಅಲ್ಲಿಂದದ್ದು ಮೇಲೆ ಕಾರಕೊನ ಗೋಪಾಳರಾಯ ಗಿಬ್ಬನ್ ಸಾಹೇಬರಿಂದ ಒಂದು ಪತ್ರವನ್ನು ತಂದು ಮಾಮಲೇದಾರರೆಂದರಿಗೆ ಇಟ್ಟ. ಸರಬರಾಯಿಯ ಬಿಲ್ಲು ಕೊಟ್ಟು ಪಾವತಿ ಹಾಜರಪಡಿಸಲು ಸಾಹೇಬರು ಆ ಪತ್ರದಲ್ಲಿ ಸೂಚಿಸಿದ್ದರು. ಅದನ್ನೋದಿ ಮಾಮಲೇದಾರರ ಪಿತ್ರ ನೇತ್ರಿಗೇ ಅಡರಿತು.

“ಇದೇನು ತಮ್ಮಪ್ಪನ ಮನಿಗಂಟು ವಿಚಾರದವರ್ಣಿಂಗ ಪಾವತಿ ಕೇಳತಾನಲ್ಲ ಹೋಗು ಮಹರಾಯಾ, ಶೇಷಪ್ಪನಿಂದ ಬಿಲ್ಲು ತಯಾರಮಾಡಿ ಕಳಿಸು. ನಮ್ಮ ಜತ್ತ ರಕ್ಮಿಗೆ ಸರಿ ಹೋಗುವಷ್ಟು ಬಿಲ್ಲು ತಯಾರಮಾಡಲಿಕ್ಕೆ ಹೇಳು” ಎಂದು ನುಡಿದರು.

ಶೇಷಪ್ಪ ಮನೆಯ ಕಡೆಗೇ ಹೊರಟವನು. ಇನ್ನೂ ಗೋಪಾಲಕೃಷ್ಣನ ಗುಡಿಯ ಹತ್ತಿರವೇ ಇದ್ದ. ಅಪ್ಪರಲ್ಲಿ ಡಗಲಿ ವೇಷದ ಉಸ್ಕಾನ ಅವನೆಯರು ಪ್ರಕಟವಾಗಿ ಸಾಹೇಬರು ಕರೆದಿದ್ದಾರೆಂದು ಹೇಳಿದ. ಅದನ್ನು ಕೇಳಿದೂಡನೆ ಶೇಷಪ್ಪನ ಕೈಕಾಲೇ ಹೋದವು. ಮತ್ತೊಂದು ಅನಿಷ್ಟ ಕಾದಿರಲೇಬೇಕೆಂದು ಖಾತ್ರಿಯಾಯಿತು. ನಿವಾರಹವಿಲ್ಲವೆಂದು ಜೋಲುಮೋರೆ ಹಾಕಿಕೊಂಡೇ ಜಾವಡಿಗೆ ಬಂದ. ಸರಬರಾಯಿಯ ವೆಚ್ಚದ ಬಿಲ್ಲು ಕೇಳಿದಾಗ ಮಾತ್ರ ಧೈರ್ಯಬಂತು.

“ಮತ್ತೆ ನನ್ನ ಕಡೆ ಕುಲಕರ್ಮಣಿಕಿ ದಪ್ಪರ ಇಲ್ಲ. ಶ್ಯಾಮರಾಯನ ಕಡಿಂದನ ಬಿಲ್ಲು ಬರಸಿದರ ನೆಟ್ಟಾಗಲಿಕ್ಕಿಲ್ಲ” ಎಂದು ಈ ತೋಡಕೇ ಬೇಡವೆಂದು ನುಡಿದ.

“ಸರಬರಾಯಿ ಸಾಮಾನು ಒದಗಿಸಿದವ ನೀನು. ಅದಕ ನೀನ ಬಿಲ್ಲು ಕೊಡಬೇಕು. ಪ್ರಾಂತ ಸಾಹೇಬರಿಗೆ ಅದನ್ನು ಕೆಳಸಬೇಕಾಗದ. ಆದಷ್ಟು ಕಾಯದೇಶಿರ ರೀತಿಯಿಂದ ಬಿಲ್ಲು ತಯಾರ ಮಾಡೋ ಪ್ರಸಂಗ ಅದ ಅಂತ ನಿನ್ನ ಕರಿಸಬೇಕಾತು” ಎಂದು ಗೋಪಾಳರಾಯ ಹೇಳಿದ.

“ಬೇಕಾಯಿದೇಶಿರ ರೀತಿಯಿಂದ ಕೆಲಸಮಾಡೂದ ಬೇಕಾಗಿಲ್ಲ ರಾಯರ. ಸಾಮಾನು ಕೊಟ್ಟಾವ ಶರಾಣೆ ಅಂಗಡಿ ಈರಪ್ಪ. ಅವನಲ್ಲಿರೋ ಖಾತೇದ ಉತಾರಾ ಕೊಡಿಸಿಬಿಟ್ಟರ ತೀರಿತಲ್ಲ” ಎಂದು ಹೇಳಿ ವಾಲೀಕಾರ ಮಲ್ಲನಿಗೆ ಅಂಗಡಿಯಿಂದ ಬಿಲ್ಲು ತರಲು ಆಜ್ಞೆಯಿತ್ತು ಶೇಷಪ್ಪ ಚಾವಡಿಯಲ್ಲಿಯೇ ಹರಟಿ ಹೊಡೆಯುತ್ತ ಕುಳಿತ.

ಅಂಗಡಿಯಿಂದ ಬಿಲ್ಲು ಬಂದ ಮೇಲೆ ಸಾಮಾನಿನ ಯಾದಿಯನ್ನು ನೋಡಿ ಗೋಪಾಳರಾಯನಿಗೆ ದಿಗಲೇ ಬಿಡ್ಡಿತು. ಸಾಹೇಬರ ಮನೆಯ ಲಗ್ನಕ್ಕಾದರೂ ಇಷ್ಟ ಸಾಮಾನಿನ ಅವಶ್ಯಕತೆಯಂಟೇ ಎಂದು ಅವನ ಸಂಶಯ. “ಮಾಮಲೇದಾರರನ್ನು ಕೇಳಬರತೇನಿ ತಡಿ” ಎಂದು ಮಾಮಲೇದಾರರ ಬಿಡಾರಕ್ಕೆ ಹೋದ.

ಅದೇ ಹೊತ್ತಿಗೆ ಬಾಳಾಚಾಯರು ವಾಡೆಯಿಂದ ತಮ್ಮ ಮನೆಗೆ ಹೊರಟಿದ್ದರು. ಶೇಷಪ್ಪನ ಬಿಡುಗಡೆಯಾದ ಸುದ್ದಿ ಈಗಾಗಲೇ ಅವರಿಗೆ ತಿಳಿದಿತ್ತು. ಈಗ ಚಾವಡಿಯಲ್ಲಿ ಅವನನ್ನು ನೋಡಿದವರೇ ತಡೆದರು. “ಯಾಕ ಶೇಷಪ್ಪಾ ಇನ್ನೂ ಇಲ್ಲೇ ಕೂಡಿದಿ?” ಎಂದು ಆರ್ಥವಾಗಿಯೇ ಕೇಳಿದರು. ಆಚಾಯರ ದರ್ಶನದಿಂದ ಶೇಷಪ್ಪನಿಗೆ, ಸುಪ್ತವಾಗಿದ್ದ ಕೋಪವೇಲು ಜಾಗೃತವಾಯಿತು. ಆಚಾಯರ ಮಾತಿಗೆ ವಿಪರೀತ ಅರ್ಥ ಕಂಡಿತು. ಅವನ ಬುದ್ಧಿಗೆ ಸರಳ ಅರ್ಥವನ್ನು ಗ್ರಹಿಸುವ ರೂಢಿಯೇ ಇರಲಿಲ್ಲ. ಅವರು ತನ್ನನ್ನು ಮೂದಲಿಸಲೆಂದೇ ಹಾಗೆ ಕೇಳಿರಬೇಕೆಂದು ತಿಳಿದ. ಅದಕ್ಕೆ ತಕ್ಕ ಉತ್ತರವನ್ನು ಕೊಡಬೇಕೆಂಬ ಚಪಲದಿಂದ “ಇಲ್ಲೇ ಕೂಡದ ಏನು ಜೀಲಿಗೆ ಹೋಗತೇನಿ ಅಂತ ತಿಳಿದಿದ್ದರೇನು?” ಎಂದು ಹುಬ್ಬು ಕೊಂಕಿಸಿ ಕೇಳಿದ. ಆಚಾಯರು ಬೇಕೆಂದೇ ಸಿಟ್ಟಿಗೇಳಲಿಲ್ಲ. ಈ ಪ್ರಕರಣದ ಅಂತರಾರ್ಥವೆಲ್ಲ ಅವನಿಗೆ ಸಂಪೂರ್ಣವಾಗಿ ವಿದಿತವಾಗಿತ್ತು.

“ಪಾಪ, ತುಳಸಕ್ಕೆ ಭಾಳ ಚಡವಡಸತ್ತಿದ್ದಳು. ಬಿಡುಗಡಿಯಾದ ಕೂಡಲೇ ನೀನು ಮನೀಗೆ ಹೋಗಬೇಕಾಗಿತ್ತು. ಈ ಹಾಳಕಚೆರಿ ಜನರ ಸಹವಾಸ ಇನ್ನೂ ಬಿಟ್ಟಿಲ್ಲ?” ಎಂದು ಕೇಳಿದರು.

“ಅವರ ಪುಣ್ಯಾದಿಂದನ ನಾ ಮನಿಕಾಂತೋಹಂಗ ಆಗೇನಿ ಆಚಾರ. ಅಂದಮ್ಯಾಲೆ ಅವರ ಸಹವಾಸಬಿಟ್ಟು, ಏನಕೇನ ಕಾರಸ್ಥಾನ ನಡೆಸಿ ಮಂದಿನ್ನು ಜೇಳಿಗಟ್ಟಿಪರ್ವತ ಬೆನ್ನ ಹತ್ತಲ್ಯಾ?” ಎಂದು ಅವನ ಪ್ರತಿಶಬ್ದದಲ್ಲಿಯೂ ನಂಜು ತುಂಬಿತ್ತು.

“ನಿನ್ನ ಕರ್ಮಾಂ, ನಿನ್ನ ಪೇಚಿಗೆ ಹಾಕಿತು. ಯಾಕ ಇನ್ನೊಬ್ಬರಿಗೆ ದೋಷ ಹೊಡತೀ? ನಿನ್ನ ಹೆಂಡತೀ ಪುಣ್ಯಾದಿಂದ ಬಂದ ಕುತ್ತಿನಾಗಿಂದ ಪಾರಾಗೇದಿ. ಅವರಿವರ ಪುಣ್ಯಾದಿಂದ ಮೋಕಳೀಕ ಆಗೇನಿ ಅಂತ ತಿಳಿಬ್ಬಾಡ” ಎಂದು ನುಡಿದರು. ಶೇಷಪ್ಪ ತಿರುಗಿ ಏನೋ ಮಾತಾಡುವ ಆವೇಶದಲ್ಲಿದ್ದು. ಅದರೆ ಅದನ್ನು ಕೇಳಿಕೊಳ್ಳಲು ಆಚಾರ್ಯರು ಅಲ್ಲಿರಲಿಲ್ಲ. ಅಷ್ಟರಲ್ಲಿ ಮಾಮಲೇದಾರರ ಕಡೆಗೆ ಹೋಗಿದ್ದ ಕಾರಕೊನ ಗೋಪಾಳರಾಯ ತಿರುಗಿ ಜಾವಡಿಗೆ ಬಂದಿದ್ದ.

ಗೋಪಾಳರಾಯ ಬಂದ ಮೇಲೆ ಇಬ್ಬರಲ್ಲಿಯೂ ಮತ್ತೆ ಚರ್ಚೆ ಪ್ರಾರಂಭವಾಯಿತು. ಇಬ್ಬರೂ ಹಣವನ್ನು ಉಳಿಸಿಕೊಳ್ಳಬಲ್ಲ ಶೂರರು. ಅಂತೂ ತಾಸು ಹೊತ್ತಿನವರೆಗೆ ಗೂಂದಲ ಹಾಕಿದ ಮೇಲೆ ಬಂದು ನಿಂಬಾಯಕ್ಕೆ ಬಂದಂತಾಯಿತು. ಶೇಷಪ್ಪ ಈಗ ಪಾವತಿಯನ್ನು ಬರೆದುಕೊಟ್ಟು ಮಾಮಲೇದಾರರಿಂದ ಹಣವನ್ನು ಪಡೆಯಬೇಕೆಂದು ಗೂತ್ತಾಯಿತು. ಏನು ಮಾಡಿದರೂ ಆ ಹಣ ಕ್ಯಾಗೆ ಬರಲಾರದೆಂಬ ಸತ್ಯ ಗೋಪಾಳರಾಯನಿಗೆ ಗೊತ್ತಿಲ್ಲದಿರಲಿಲ್ಲ.

“ಶೇಷಪ್ಪ ಕನ್ನಾದಾನ ಮಾಡಿಕೊಟ್ಟ ಹೇಣ್ಣು, ಅಧಿಕಾರಗಳ ಕ್ಯಾಯಾಗಿನ ಹಣ ಇವು ತಿರುಗಿ ದಕ್ಕಾಡಿಲ್ಲ ಅಂಬೋ ಶಾಸ್ತ್ರ ನಿನಗ ಗೊತ್ತಿಲ್ಲ? ಈಗಂತೂ ಪಾವತಿ ಬರದುಕೊಟ್ಟು ಬಿಡು, ರೊಕ್ಕು ವಸೂಲು ಮಾಡೂದು, ಏನರ ಮಾಡಲಿಕ್ಕೆ ಬಂದೀತು” ಎಂದು ಬೆನ್ನು ಚಪ್ಪರಿಸಿದ.

ಶೇಷಪ್ಪ ಮನೆಯನ್ನು ಮುಟ್ಟಿದಾಗ ತುಳಸಕ್ಕ ದೇವರ ಮುಂದೆ ದೀಪ ಹಚ್ಚಿಕೊಂಡು ಕುಳಿತಿದ್ದಳು. ಅದನ್ನು ನೋಡಿದಾಗ ಶೇಷಪ್ಪನ ಮನಸ್ಸಿನಲ್ಲಿ ಕಾರಣವಿಲ್ಲದ “ನಿನ್ನ ಹೆಂಡತಿ ಪುಣ್ಯಾದಿಂದ ನೀ ಕುತ್ತಿನಾಗಿಂದ ಪಾರಾದರ್ದು” ಎಂದು ಹೇಳಿದ ಬಾಳಾಚಾರ್ಯರ ಮಾತು ನೆನಪಾದವು.

ಖಿತ್ತ

ಸರಿಯಾಗಿ ಮಧ್ಯಾಹ್ನ ಒಂದು ಗಂಟೆಗೆ ಮಹಾರಾಜರ ವಾಡೆಯಿಂದ ಹೊರಟರು. ಅವರನ್ನು ನದಿಯವರೆಗೆ ವಾದ್ಯ ವೈಭವಗಳಿಂದೊಡಗೂಡಿ

ಮೆರವಣಿಗೆಯಲ್ಲಿ ಕರೆದೊಯ್ಯುವ ವ್ಯವಸ್ಥೆಯನ್ನು ರೈತರು ಮೊದಲೇ ಮಾಡಿದ್ದರು. ಮಹಾರಾಜರು ಪಾದಳ್ಯಾಯಲ್ಲಿ ಇದ್ದಷ್ಟು ದಿನ ಉರಿಗೇ ಒಂದು ಮಹೋತ್ಸವದ ಸ್ವರೂಪ ಬಂದಿತ್ತು. ಇಂದು ಈ ಉತ್ಸವದ ಕೊನೆಯ ದಿನವಾಗಿತ್ತು. ಉರಿಗಳರೇ ಮೆರವಣಿಗೆಯಲ್ಲಿ ಭಾಗವಹಿಸಿ ಈಗ ನದಿಯಂಚಿಗೆ ಕೂಡಿತ್ತು.

ಕಳೆದ ನಾಲ್ಕು ದಿನಗಳಲ್ಲಿ ನದಿಗೆ ದೊಡ್ಡ ನೆರೆ ಬಂದಿತ್ತು. ಮಳೆಗಾಲದಲ್ಲಿ ಮೊದಲೇ ಸೇಕ್ಕಿ ಹರಿಯುವ ನದಿ, ನೆರೆಯಿಂದ ಇನ್ನಿಷ್ಟು ಉಬ್ಬಿತ್ತು. ನದಿಯ ನೀರು ಉರಿನ ಪೂರ್ವ ಮತ್ತು ಪಟ್ಟಿಮು ದಿಕ್ಕುಗಳ ಒತ್ತಿನಲ್ಲಿ ಬಹುದೂರದವರೆಗೆ ಏರಿ ಬಂದದ್ದರಿಂದ ಪಾದಳ್ಯಾ ಈ ನೀರಿನ ನಡುವೆ ಒಂದು ದ್ವೀಪಕಲ್ಪವಾಗಿತ್ತು. ನದಿಯ ಈ ಅತಿಕ್ರಮಣ ವರ್ಷದ ವ್ಯಶಿಷ್ಟಗಳಲ್ಲಿಂದಾಗಿತ್ತು. ನದಿಗೆ ಪೂರ ಬಂದಾಗ ಈ ಒತ್ತಿನಲ್ಲಿ ನಾವೆ ಬಂದು ಮೂರು ಮೈಲು ಹಬ್ಬಿದ ಜಲರಾಶಿಯಲ್ಲಿ ಮಾಗರ್ಕ್ರಮಣ ಮಾಡಬೇಕಾಗುವುದು. ನದಿ ಈ ಸ್ವರೂಪದಲ್ಲಿರುವಾಗ ಜಲಪರ್ಯಾಟನ ಮಾಡುವ ಸಂದರ್ಭ ಮಹಾರಾಜಿಗೆ ಅನಾಯಾಸವಾಗಿ ಒದಗಿದಂತಾಗಿತ್ತು. ಮಹಾರಾಜರು ನಾವೆಯನ್ನು ಹತ್ತುವಾಗ ಈ ಮೊದಲು ನಡೆದಂತೆ ಮತ್ತೊಮ್ಮೆ ದುರ್ಘಟನೆಯಾಗದಿರಲು ಅಂಬಿಗರು ವಿಶೇಷ ದಕ್ಷತೆಯನ್ನು ವಹಿಸಿದ್ದರು.

ಮಹಾರಾಜರು ರೈತರ ವಂದನೆಗಳನ್ನೂ ಪೋಳೀಸರ ಗೌರವರಕ್ಷೆಯನ್ನೂ ಹರ್ಷದಿಂದ ಸ್ವೀಕರಿಸಿದರು. ಬಾಳಾಚಾರ್ಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನೂ ಪಡೆದರು. ಗಿಬ್ಬನ್ ಸಾಹೇಬರ ಹಸ್ತಾಂದೋಲನ ಕೇವಲ ಜೀವಚಾರಿಕವಾಗಿರದೆ, ಎರಡು ಜೀವಗಳು ಒಂದಕ್ಕೂಂದು ಮಾತಾಡಿದಂತೆ ಹಾರ್ಡಿಕವಾಗಿತ್ತು. ಬೀಳೆಂಡುಗೆಯ ಈ ಸಮಾರಂಭದಲ್ಲಿ ವಿಲಕ್ಷಣ ಮಾನವೀಯತೆ ತುಂಬಿ ತುಳುಕುತ್ತಿತ್ತು. ಒಂದು ದೃಷ್ಟಿಯಿಂದ ಪಾದಳ್ಯಾಯೋಡನೆ ಮಹಾರಾಜರ ಸಂಬಂಧ ಕೇವಲ ಎತ್ತಿಹಾಸಿಕವಾಗಿತ್ತು. ಅವರ ಪೂರ್ವಜರು ಇಲ್ಲಿಂದಲೇ ಎತ್ತಿಬಂದವರಾಗಿದ್ದರು. ಮಹಾರಾಜರು ಪಾದಳ್ಯಾಯನ್ನು ಸೋಽಽಿದ್ದೇ ಇದು ಮೊದಲಸಲವಾಗಿತ್ತು. ಮೊದಲಸಲವೇ ಪಾದಳ್ಯಾಯ ಜನರು ಮಹಾರಾಜರನ್ನು ಕಂಡಿದ್ದರು. ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ಅವರ ವಾಸ್ತವ್ಯ ಪಾದಳ್ಯಾಯಲ್ಲಿರಲ್ಲಿ ಆದರೂ ಎಪ್ಪು ಅಲ್ಲಿಕಾಲದಲ್ಲಿ ಎಂಥ ದೃಢವಾದ ಆಶ್ರೀಯತೆ ಬೆಳೆದು ಬಂದಿತ್ತು! ನಮಸ್ಕಾರ ಚಮತ್ವಾರಗಳೆಲ್ಲ ಮುಗಿದ ಮೇಲೆ ಮಹಾರಾಜರು ನಾವೆಯನ್ನು ಹತ್ತಬೇಕಾಗಿತ್ತು, ಆದರೂ ತಡೆದರು. ನಡಿಗೆಯಲ್ಲಿ, ಸೋಽಽದಲ್ಲಿ ಅನುಮಾನ ಕಾಣುತ್ತಿತ್ತು. ಏನನೇನ್ನೂ ಮುಡುಕುವಂತೆ, ಏನನೇನ್ನೂ ನೆನಪು ಮಾಡಿಕೊಳ್ಳುವವರಂತೆ ಸುತ್ತಲೂ ಕಣಾಡಿಸಿದರು. ಈ ಚೇಷ್ಟೆಯೆಲ್ಲ ನಿರುದ್ದಿಶ್ವವಾಗಿತ್ತು. ಅವ್ಯಕ್ತವಾದ

ಭಾವನೆಯೊಂದು ಉಮ್ಮೆಗೆ ಬಂದಾಗ ಈ ಜೀಷ್ಟೆಗಳು ಅದರ ವಿಭಾವವಾಗಿ ಬಂದಿದ್ದವು, ಅಷ್ಟೆ

ದಾದಾ ಮಹಾರಾಜರ ಜೀರ್ತಗೇ ಹೋಗಬೇಕಾಗಿದ್ದದರಿಂದ ಅವರ ಜೀನ್ನಿಗೇ ಇದ್ದ ತಲೆಯ ಮೇಲಿನ ಪೇಟಾದಿಂದ ಹಿಡಿದು ಕಾಲಲ್ಲಿಯ ಕೆರವುಗಳವರೆಗೆ ಎಲ್ಲವೂ ಹೊಸದಾಗಿದ್ದವು. ವೇಷಪೂಷ್ಟಿನಿಂದ ಹೊಸತನ, ಬಣ್ಣಗಾರಿಕೆಯಿಲ್ಲ ಅಗಲಿಕೆಯ ನೋವಿಗೇ ಬಣ್ಣ ಹಾಕಿದಂತಿತ್ತು. ಬಣ್ಣದ ವೇಷ ಹೃದಯ ಸಂಭಂಧದ ಪ್ರತೀಕವಾಗಿರಲಿಲ್ಲ. ಮದುಮಗಳ ಹೊಸ ಸೀರೆಯಂತೆ ಜೀವನದಲ್ಲಿಯ ಸಂಧಿಕಾಲದ ನೋವನ್ನು ಸ್ಥಳಗೊಳಿಸಲು ಕಾರಣವಾಗಿತ್ತು. ದಾದಾನ ಎದೆ ಅಗಲಿಕೆಯ ನೋವನಿಂದ ಹಿಂಡಿಹೋಗಿತ್ತು. ಅದರೆ ಅವನ ದು:ಖ ಮಾತಿಗೂ ಮೇರಿ ಆಳವಾಗಿತ್ತು. ಸುಮುನೆ ಎಡಕ್ಕೆ ಬಲಕ್ಕೆ ಕಣ್ಣ ಹೊರಳಿಸುತ್ತ, ತ್ರಸ್ತನಾಗಿ ದಾದಾ ನಿಂತಲ್ಲಿ ನಿಲ್ಲಿದೆ ಹೊಯ್ದಾಡುತ್ತಿದ್ದು.

ಮಾಹಾರಾಜರ ನಾವೆಯನ್ನು ಹತ್ತಿದ್ದರಿಂದ ದಾದಾ ಅವರನ್ನು ಅನುಸರಿಸಿದ. ಅಷ್ಟರಲ್ಲಿ ಜನಸಂದರ್ಭೀಯೋಳಗಿಂದ ಧಾವಿಸಿ ಬಂದ ಲಕ್ಷ್ಮಣ ಮಗನನ್ನು ಹಿಡಿದು ಬಿಗಿಯಾಗಿ ಅಪ್ಪಿಕೊಂಡುಬಿಟ್ಟು, ತಂದೆಯ ಕರುಳಿನ ಚೂರು ದಾದಾನ ಮೈಯನ್ನೆಲ್ಲ ತಡವಿ ಸುಖಿದು:ಖಿಗಳ ಸಂಪೇದನೆಯನ್ನು ಒಮ್ಮೆಲೇ ತಂದುಕೊಟ್ಟತು. ಮಾತಿಲ್ಲದ ಕಣ್ಣೀರು ಹೋಳೆಯಾಗಿ ಹರಿದು ಮಗನ ತಲೆಗೆ ಅಭಿಪ್ರೇಕ ಮಾಡಿತು. ಹೀಗೆಯೇ ಇಬ್ಬರು ಎಷ್ಟು ಹೊತ್ತು ನಿಲ್ಲುತ್ತಿದ್ದರೋ ಏನೋ! ಕರುಳಿನ ದೃಢವಾದ ಅಪ್ಪಿಗೆಯಲ್ಲಿ ಕಾಲಪ್ರಜ್ಞ ಕರಗಿಹೋಗಿತ್ತು. ಅಷ್ಟರಲ್ಲಿ ಕಾಶೀಮಸಾಹೇಬ ಲಕ್ಷ್ಮಣನ ರಟ್ಟಿಯನ್ನು ಹಿಡಿದೆಳೆದ. ಲಕ್ಷ್ಮಣನಿಗೆ ಆಫಾತವಾಯಿತು. ಮಾರ ಮತ್ತೊಮ್ಮೆ ಹೊಟ್ಟೆಯಲ್ಲಿ ಮೂಡಿಬಂದ ಅನುಭವವಾಗಿತ್ತು. ಸುಖವೋ ದು:ಖವೋ ಆ ಅನುಭವದ ಮೊನೆ ತೀಕ್ಷ್ಣವಾಗಿತ್ತು, ಹೃದಯಗಮ್ಮವಾದ ಸತ್ಯವಾಗಿತ್ತು. ಅದರಿಂದ ಈ ಜಗತ್ತಿಗೆ ಬರುವದೇ ಅವನಿಗೆ ಬೇಡವಾಗಿತ್ತು.

“ವಿನ ಪ್ರಾಲಿ ಅದೀಲೇ ಲಕ್ಷ್ಮಣ? ಎಂದ ಬುದ್ಧಿ ಬರಬೇಕ ನಿನಗ? ನಿನ್ನ ಮಗನ್ನ ಮಾರಾಜರು ಜೀಲಿಗೆ ಹಾಕಲಾಕ ಬಯ್ಯಾತಾರಂತ ತಿಳಿದೀ ಏನು?” ಎಂದು ಕಾಶೀಮಸಾಹೇಬ ಅಂತಕರಣದ ಸಿಟ್ಟಿನಿಂದಲೇ ಬುದ್ಧಿ ಹೇಳಿದ. ಲಕ್ಷ್ಮಣ ಇನ್ನೂ ಬಿಕ್ಕಿಬಿಕ್ಕಿ ಅಳುತ್ತಿದ್ದ. ಕಾಶೀಮಸಾಹೇಬನ ಕ್ಯಾ ತನಗರಿಯದಂತೆಯೇ ಲಕ್ಷ್ಮಣನ ಬೆನ್ನೆನ್ನು ಸವರಲಾರಂಭಿಸಿತ್ತು. “ಸಣ್ಣ ಮಡುಗರಂಪಾಗ ಹೀಗ್ನಾಕ ಅಳತೀಲೇ ಲಕ್ಷ್ಮಣ? ಮಡುಗಗ ಮಹಾರಾಜರ ಆಸರ ಸಿಕ್ಕಿತೂ ಅಂತ ನಗನಗತ

ಕರೆಸೂದ ಬಿಟ್ಟ ಇಲ್ಲಿ ಅತಕೊಂತ ನಿಂತಾನ್” ಕಾಶೀಮಾಹೇಬನ ಸಾಂತ್ವನೆ ಇನ್ನೂ ನಡೆದೇ ಇತ್ತು.

ದಾದಾ ಮಾತಾಡದೆ ನಾವೆಯನ್ನೇರಿದ. ಮಹಾರಾಜರು ಅದಕ್ಕೂ ಮೊದಲೇ ನಾವೆಯಲ್ಲಿದ್ದರು. ದಡದಿಂದ ಬಂಧನ ಹರಿದುಕೊಳ್ಳುವವರಂತೆ ಜಿಮ್ಮೆ, ಒತ್ತಿನ ಪ್ರಶಾಂತವಾದ ಜಲರಾಶಿಯಲ್ಲಿ ನಾವೆ ಸಾಗಿತು. ತೆರೆಗಳ ಮೂಲಕವಾಗಿ ಹಿಂದಕ್ಕೆ ಮುಂದಕ್ಕೆ ಹೊಯ್ದಾಡುತ್ತ ನಡೆದ ನಾವೆ ದಡವನ್ನು ಬಿಡಲು ಅನುಮಾನಿಸುವಂತಿತ್ತು. ಮಹಾರಾಜರ ನೋಟವೆಲ್ಲ ದಂಡೆಯ ಕಡೆಗಿತ್ತು. ದಂಡೆಯಲ್ಲಿ ನಿಂತವರ ಲಕ್ಷ್ಯವೆಲ್ಲ ಮಾಹಾರಾಜರ ಕಡೆಗೆ ಕೇಂದ್ರೀಕೃತವಾಗಿತ್ತು. ಮಹಾರಾಜರ ಹಾಗೂ ದಾದಾ ಇಬ್ಬರೂ ಕ್ಷಮುಗಿದ್ದ ನಿರೋಪ ತೆಗೆದುಕೊಳ್ಳುವ ಶೀರಿಯಲ್ಲಿಯೇ ನಿಂತಿದ್ದರು. ನೀರಿನಲ್ಲಿಯಂತೆಯೇ ಜೀವನಕ್ಕಿರುವ ತರಂಗ-ಗಳಿ ಹೃದಯಸ್ಥಿರ್ಯಯಾಗಿತ್ತು. ಭೂತ ಭವಿಷ್ಯತ್ತುಗಳಿರದನ್ನೂ ಅಡಗಿಸಿಕೊಂಡು ಅಗಲಿಕೆಯ ಈ ಒಂದು ಕ್ಷಣಾ ಕಾಲನ ಸೀಮೆಯನ್ನೇ ವ್ಯಾಪಿಸಿದಂತಿತ್ತು.

ದಾದಾ ನೆಟ್ಟನೋಟದಿಂದ ಪಾದಳ್ಯಾಯ ಕಡೆಗೇ ನೋಡುತ್ತ ನಿಂತಿದ್ದ. ಕೆಳಗೆ ನೀರು ಹೊಯ್ದಾಡುತ್ತಿತ್ತು; ಅದರ ಮೇಲೆ ನಾವೆಯೂ ಹೊಯ್ದಾಡುತ್ತಿತ್ತು. ನಿತ್ಯ ಪರಿಚಯದ ಮೂಲಕವೋ ಏನೋ ಒಂದಕ್ಕೂಂದು ಪ್ರತಿಸ್ಪಂದಿಯಾಗಿದ್ದವು. ಪಾದಳ್ಯಾಯ ದಂಡೆ ವರ್ತುಲಾಕಾರವಾಗಿ ತಿರುಗುತ್ತಿರುವಂತೆ ಕಳ್ಳಿಗೆ ಕಂಡಿತು. ದಾದಾನ ಕಣಾಲಿಗಳು ನೀರಿನಿಂದ ತುಂಬಿದವು. ಉರನ್ನು ಬಿಟ್ಟು ದೂರ ಹೋಗಬೇಕಾಯಿತಲ್ಲ ಎಂಬ ಭಾವನೆ ಹೃದಯವನ್ನು ಹಿಂಡಿತು.

ನಾವೆ ವೇಗವನ್ನು ಪಡೆಯಿತು. ಅಂಬಿಗರು ನಾವೆಯಲ್ಲಿ ನಿಂತುಕೊಂಡವರಿಗೆಲ್ಲ ಕುಳಿತು ಕೊಳ್ಳಬೇಕೆಂದು ಕಾಗಿ ಹೇಳಿದರು. ನಾವೆ ಈಗ ಒತ್ತಿನ ಚಾಟಿನಿಂದ ಮುಖ್ಯ ಪ್ರವಾಹದ ಸಮೀಪಕ್ಕೆ ಬಂದಿತ್ತು. ನಾವೆಯಲ್ಲಿ ಜನರು ನಿಂತುಕೊಂಡಿದ್ದರೆ, ಯಾವ ಅಡತಕೆ ಇಲ್ಲದೆ ಬೀಸುವ ಗಾಳಿ ನಾವೆಯನ್ನು ಪ್ರವಾಹದಗುಂಟ ದೂರ ಸಾಗಿಸಬಹುದಿತ್ತು. ನದಿಯ ಪಾತ್ರದಲ್ಲಿ ಪ್ರವಾಹದ ಸೆಳವು ನಾವೆಯನ್ನು ಪೂರ್ವದಿಕ್ಕಿಗೆ ವೇಗದಿಂದ ಎಳೆದೊಯ್ದುವಾಗ, ಗಾಳಿಯ ಪರಿಣಾಮದಿಂದ ಅದರ ವೇಗ ಇನ್ನೂ ಹೆಚ್ಚಬಾರದೆಂಬ ಮುಂಜಾಗ್ರತೆಯಿಂದ ಮಹಾರಾಜರ ಪರಿವಾರದಲ್ಲಿ ಯಾರೂ ಎದ್ದು ನಿಲ್ಲುವ ಸಾಹಸಮಾಡಲಿಲ್ಲ.

ನದಿಯ ಸೆಳವು ನಾವೆಯನ್ನು ತೆಬ್ಬಿಕೊಳ್ಳುವಂತೆ ಜಗಿತು. ರಭಸದಿಂದ ಹರಗೋಲಿನ ಹಟ್ಟುಗಳು ಆಡಹತ್ತಿದವು. ಒಂದು ಹಟ್ಟಿಗೆ ಇಬ್ಬರಂತೆ ಕುಳಿತ್ತಿದ್ದ ಅಂಬಿಗರು ತಮ್ಮ ರಚ್ಚೆಯಲ್ಲಿದ್ದ ಶಕ್ತಿಸರ್ವಸ್ವವನ್ನೆಲ್ಲ ವೆಚ್ಚುಮಾಡಿ, ಪ್ರವಾಹದ

ಸತ್ಯವನ್ನು ಕಡೆಯುವಂತೆ ಹುಟ್ಟುಕಟ್ಟಿದು, ಸೇಳವಿನಲ್ಲಿ ನಾವೆ ಪೂರ್ವಕ್ಕೆ ತೇಲಹೊದರೂ ಹುಟ್ಟಿನ ಬಲದಿಂದ ಪ್ರವಾಹದಲ್ಲಿ ಆಚೆಯ ತೀರವನ್ನು ಸೇರುವಂತೆ ಪ್ರಯತ್ನಿಸಿದರು. ಎದುರಿಗೆ ನಡುಗಡ್ಡೆಯಿತ್ತು ಪ್ರವಾಹ ತುಂಬಿಬಂದಧ್ವರಿಂದ ಅಲ್ಲಿ ಗಿಡಗಳೆಲ್ಲ ನೀರಿನಲ್ಲಿ ಮುಖಗಿಧ್ವರೂ ಅವು ನೀರಿನ ಸೆಳಿತವನ್ನು ಪ್ರತಿಬಂಧಿಸಿ ತಿರುಗಣಿ ಮಡುವುಗಳನ್ನು ಸೃಷ್ಟಿಸಿದ್ದವು. ನದಿಯಲ್ಲಿ ಏಳುವ ಸುಳಿಗಳಿಂದಲೇ ಆ ಸ್ಥಳಗಳನ್ನು ಗುರುತಿಸಿದ್ದ ಅಂಬಿಗರ ಶಿವಲಿಂಗ ಚುಕ್ಕಣಿಯನ್ನು ಸರ್ನೆ ತಿರುಗಿಸಿ, ತಿರುಗಣಿ ಮಡುವಿನಿಂದ ನಾವೆಯನ್ನು ಪಾರುಮಾಡಿದ.

ಈಗ ಮಾತ್ರ ನಾವೆ ಪ್ರವಾಹದ ಮಧ್ಯದಲ್ಲಿ ಸ್ವಷ್ಟಿಂದವಾಗಿ ಸಾಗಿತ್ತು. ನಡುಹೊಳೆಯ ಸೇಳವಿನ ಮೂಲಕ ವೇಗವೂ ಹೆಚ್ಚಾಗಿತ್ತು. ಪಾದಳ್ಳಿಯ ಗಿಡ, ಮನೆ, ತೋಟಗಳೆಲ್ಲ ಪೂರ್ವದಿಂದ ಕಿತ್ತಿಕೊಂಡು ಪ್ರಯಿಸುಕ್ಕೆ ಭರದಿಂದ ತಿರುಗಿದಂತೆ ಕಾಣುತ್ತಿದ್ದವು.

ದಾದಾನ ಲಕ್ಷ್ಯ ಪ್ರವಾಹದ ಕಡೆಗಾಗಲಿ ನಾವೆಯ ಕಡೆಗಾಗಲಿ ಇರಲಿಲ್ಲ. ಈ ರೀತಿಯ ಜಲಪಯುರಣನ ಅವನಿಗೇನೂ ಹೊಸದಲ್ಲ. ಅವನ ಲಕ್ಷ್ಯವೆಲ್ಲ ತೀರದ ಮೇಲಿ ಕಟ್ಟಿತ್ತು. ದಂಡೆಯ ಮಣ್ಣ ಸಡಿಲವಾಗಿ ಬಿದ್ದ, ಪ್ರವಾಹದ ಗುಂಟ ಸಾಗಿತ್ತು. ವರ್ಷ ವರ್ಷವೂ ನದಿ ಹೀಗೆ ಪಾದಳ್ಳಿಯ ಭೂಮಿಯನ್ನು ಕೊಚ್ಚಿಕೊಂಡೇ ಹೋಗುತ್ತಿತ್ತು. ಪಾದಳ್ಳಿಯ ಭೂಮಿ ಕಾಲಾನುಕ್ರಮದಲ್ಲಿ ಬಂಜಿಯೂ ಆಗಬಹುದಾಗಿತ್ತು. ಪ್ರವಾಹದ ಗುಂಟ ದೊಡ್ಡ ದೊಡ್ಡ ಮರಗಳು ತೇಲಹೋಗುತ್ತಿದ್ದವು. ಅವಕ್ಕೆ ದಿಕ್ಕೆಲ್ಲೇ, ಗುರಿಯೆಲ್ಲೋ?

ದಾದಾನ ಮನಸ್ಸೂ ನದಿಯ ಪ್ರವಾಹದಂತೆಯೇ ಕ್ಷುಬ್ಧವಾಗಿತ್ತು; ಎದೆಬಡಿಗತಗಳು ಕಿವಿಗೆ ಕೇಳಿಸುವಂತಿದ್ದವು. ಇನ್ನು ಪಾದಳ್ಳಿಯನ್ನು ಕಾಣಬೇಕಾದ್ದ ಯಾವರೋ ಏನೋ! ಅಷ್ಟವಾಗಿ ಮೂಡಿ ಮಸುಳುವ ವಚಾರಗಳು ತೆರೆಗಳಿಂತೆ ಚಂಕಲವಾಗಿದ್ದವು. ಅಷ್ಟರಲ್ಲಿ ಅಂಬಿಗರು ಚಾಗಿಕೊಂಡ ದನಿ ಕೇಳಿತು. “ಎಚ್ಚರಪೋ ಎಚ್ಚರ! ಗಡ್ಡೆಯಾಳಗ ನಾವು ಬಂದ್ಯೆತಿ. ನೀರಾಗಿನ ಗಿಡಾ ಕಂಡು ಗಕ್ಕನ ಅದರ ಟೊಂಗಿ ಹಿರೀಬ್ಬಾಡಿ. ಗಿಡದ ಟೊಂಗ್ಯಾಗ ಹಾವು ಕುಂತೀರತಾವು. ಎಚ್ಚರಪೋ ಎಚ್ಚರ!” ಎಂದು ನಾವೆಯಲ್ಲಿ ಕುಳಿತವರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟರು

ಪಾದಳ್ಳಿಯ ದಂಡೆ ದೂರವಾಯಿತು. ದಂಡೆಯಲ್ಲಿ ಇನ್ನೂ ಜನರ ಹಿಂಡು ಕದಲದೆ ನಿಂತಿದ್ದರೂ ಒಬ್ಬರ ಮುಖವೂ ಗುರುತು ಹತ್ತುವಂತಿರಲಿಲ್ಲ. ಅಂತರದ ಮೂಲಕ ಜನಸಮೂಹವೆಲ್ಲ ನೀರಿನಂತೆಯೇ ಬಂದಾಗಿತ್ತು. ದಾದಾ

ಅಂಥದರಲ್ಲಿಯೂ ಲಕ್ಷ್ಯಣನ ಮುಖವನ್ನು ಹುಡುಕುವ ಸಾಹಸ ಮಾಡಿ ಸೋತ. ಯಾರಾರೋ ಹೇಗೆ ಹೇಗೋ ಕಾಳುತ್ತಿದ್ದರು. ದಾದಾನ ಮನಸ್ಸು ಮತ್ತೊಮ್ಮೆ ಹಿಂಡಿದಂತಾಯಿತು.

ಅಂಬಿಗರ ಧ್ವನಿ ಮತ್ತೊಮ್ಮೆ ಕೇಳಬಂತು—“ದಡಾ ಹತ್ತಿತು, ಹಗ್ಗಿ ಹಿಡಿಕೋತ್ತಿಪ್ಪೋ!” ಎಂದು ಎಚ್ಚರಿಕೆ ಕೊಟ್ಟರು. ದಾದಾನಿಗೆ ನೆಲವನ್ನು ಕಂಡು ಸಮಾಧಾನವೆನಿಸಿತು. ಅರ್ಥತಾಸಿನ ಈ ನೀರಿನ ಮೇಲಿನ ಪರಿಣಾಮಲ್ಲಿ ನೆಲಕ್ಕಂಟಿಕೊಂಡಿದ್ದ ಜೀವ ಪರದೇಶಿಯಾಗಿತ್ತು. ಮಹಾರಾಜರ ಕುದುರೆಗಳನ್ನು ನಾವೆಗೆ ಕಟ್ಟಿದ್ದರಿಂದ, ತುಂಬಿದ ನದಿಯಲ್ಲಿ ‘ಭುರ್ ಭುರ್’ ಎಂದು ಉಸಿರು ಬಿಡುತ್ತ ನಾವೆಯೊದನೆ ಈಸಿತ್ತಾಸಿ ದಣಿದಿದ್ದವು. ಈಗ ನೆಲ ಮುಟ್ಟಲು ಅವೂ ಆತುರವಾಗಿದ್ದವು. ನಾವೆ ಎರೆಭೂಮಿಯ ದಂಡೆಗೆ ಹತ್ತಿತು. ಅಲ್ಲಿ ಇಳಿಯಲು ಸುಲಭವಾಗುವಂತೆ, ತೀರ ದಂಡೆಗೇ ನಾವೆ ನಿಲ್ಲುವಂತೆ ಹಗ್ಗವನ್ನು ಹಿಡಿದು ದಂಡೆಗುಂಟ ಒಂದು ಸಿರಕಲದವರೆಗೆ ಅದನ್ನು ಅಂಬಿಗರು ಎಳೆದೊಯ್ದರು. ಕುದುರೆಗಳ ಹಗ್ಗವನ್ನು ನಾವೆಯ ಗೂಟಕ್ಕೆ ಹಾಕಿ ಹಿಡಿದುಕೊಂಡಿದ್ದ ಸವಾರರು, ಈಗ ಸಡಿಲಿಬ್ಬಿಟ್ಟೇ ತಡ, ಕುದುರೆಗಳು ಆತುರದಿಂದ ಧಾವಿಸಿ ನೆಲಕ್ಕೆ ಜೋಲಿಕೊಟ್ಟವು. ನೀರಿನಲ್ಲಿ ನೆನೆದುಹೋಗಿದ್ದ ಎರೆನೆಲದಲ್ಲಿ ಮೊಳ ಕಾಲುಮಟ್ಟದ ಕೆಸರಿನಲ್ಲಿ ಅವುಗಳ ಕಾಲು ಸಿಕ್ಕುವು. ಅವುಗಳನ್ನು ಮೊದಲು ಹುಡುಲಿನಿಂದ ಕಿತ್ತಿ ಅಂಬಿಗರು ಪಾರು ಮಾಡಬೇಕಾಯಿತು.

ನಾವೆ ಸುಸೂತ್ರವಾಗಿ ಆಚೆಯ ರಡವನ್ನು ಮುಟ್ಟಿದ್ದನ್ನು ನೋಡಿ ಈಚೆಯ ದಡದಲ್ಲಿ ನಿಂತ ಪಾದಳ್ಯಾಯ ಜನರಿಗೆ ಹಗುರೆನಿಸಿತು. ಇಷ್ಟೊತ್ತಿನವರೆಗೆ ಎಲ್ಲಿ ಪ್ರವಾಹದ ಗುಂಟ ಸೆಳವಿಗೆ ಸಿಕ್ಕು ನಾವೆ ಅಂಬಿಗರ ಆಟೋಪ ತಪ್ಪಿ ಸಾಗುತ್ತದೋ ಎಂದು ವಿವಂಚನೆಗೆ ಒಳಗಾಗಿದ್ದರು. ಈಗ ಅದು ದೂರವಾಗಿ ಎಲ್ಲರೂ ತಿಳಿಮನಸ್ಸಿನಿಂದ ಹರಟೆ ಹೊಡೆಯುತ್ತ ಮನೆಯ ದಾರಿ ಹಿಡಿದರು.

ಯಶವಂತರಾಯ, ಶ್ಯಾಮರಾಯ ಹಾಗೂ ಬಾಳಾಚಾರ್ಯರು ವಾಡೆಯಲ್ಲಿ ಕಾಲಿಟ್ಟರು. ಕಳೆದ ಮೂರುದಿನಗಳಿಂದ ವಾಡೆಗೆ ಹೊಸ ಜೀವ ಬಂದಂತಾಗಿತ್ತು. ವಾಡೆಯ ಪೂರ್ವ ವೃಭವವೆಲ್ಲ ಮರುಕಳಿಸಿದಂತಾಗಿತ್ತು. ಆದರೆ ಈಗ ಮಹಾರಾಜರ ನಿರ್ಗಮನದಿಂದ ಇಮ್ಮಡಿಯಾಗಿ ಶೂನ್ಯತೆ ತುಂಬಿದಂತೆನಿಸಿತು.

“ಮಹಾರಾಜರು ಇದ್ದಾಗ ಹ್ಯಾಂಗ ವಾಡೆ ತುಂಬಿಧಾಂಗ ಕಾಳಿತ್ತು? ಈಗ ಒಂದ ಸವನೆ ಭಣಗುಡತ್ತೆ” ಎಂದು ಯಶವಂತರಾಯರು ನಿಟ್ಟಿಸಿರಿಟ್ಟಿರು. “ಬರೇ ವಾಡೆಯೋಂದ ಯಾಕ ಪಾಟೀಲರ ಇಡೀ ಉರ ಬರೇದಾದ್ದಾಂಗ

ನನಗನಸತದ, ಸಣ್ಣವನಿದ್ವಾಗಿನಿಂದನೂ ವಾಡೆ ತುಂಬಿದ್ದರ ಉಳಿ ತುಂಬಿರತದ ಅಂತ ನನ್ನ “ತಿಳಿವಳಿಕೆ” ಎಂದು ಬಾಳಾಚಾರ್ಯರು ತಮ್ಮ ಭಾಷ್ಯವನ್ನೂ ಜೋಡಿಸಿದರು.

ಮೂವರು ಇಂಥವೇ ಭಾವನಾತ್ಮಕ ಮಾತ್ರಕತೆಗಳಲ್ಲಿಯೇ ನಿರತರಾದರು. ಯಶವಂತರಾಯರ ಮನಸ್ಸಿನಲ್ಲಿಂತೂ ಎಲ್ಲಿಲ್ಲದ ಬೇಸರ ತುಂಬಿದಂತಾಗಿತ್ತು. ಮಹಾರಾಜರು ಬಂದ ಈ ಪ್ರಸಂಗದಲ್ಲಿ ಅವರು ತಮ್ಮ ಇಳಿವಯಸ್ಸಿನ ದಂಬಿವನ್ನೂ ಮರೆತು ದುಡಿದಿದ್ದರು. ಈಗ ಕೆಲಸವಿಲ್ಲದಂತಾಗಿತ್ತು ಬಾಳಾಚಾರ್ಯರಿಗೆ ಒಂದೆರಡು ದಿನ ತಲೆತಿನ್ನು ವಿಚಾರಗಳಿಂದ ಬಿಡುಗಡೆ ಪಡೆದಂತೆನಿಸಿತ್ತು. ಈಗ ಮತ್ತೆ ವಿಚಾರಗಳು ದಾಳಿಯಿಟ್ಟವು. ಜೀವನದ ಕೊನೆಗಾಲದಲ್ಲಿದ್ದ ಇವರಿಬ್ಬರಿಗೂ ಇಂಥ ಬೇಸರ ಸಹಜವಾಗಿತ್ತು. ಇನ್ನೂ ಯುವಕನಾದ ಶ್ಯಾಮರಾಯ ಮಾತ್ರ ಏನೇನೋ ಯೋಜನೆಗಳಲ್ಲಿಯೇ ಕೊಡಗಿದ್ದು. ಆದರೆ ಉತ್ಸವ ಮುಗಿದಮೇಲೆ ಕವಿಯು ಬೇಸರ ಅವನ ಮೇಲೂ ನೆರಳು ಕೆಡಪಿತ್ತು.

ಅಷ್ಟರಲ್ಲಿ ಕಾಶೀಮಾಹೇಬರನ್ನು ಮೊದಲುಗೊಂಡು ಜಾಗೀರದಾರರ ರೈತರಲ್ಲಿ ಬಂದು ಮುಜುರೆ ಮಾಡಿ ಪಡಸಾಲೆಯ ಒಂದು ಭಾಗದಲ್ಲಿ ಕುಳಿತುಕೊಂಡರು. ತಮ್ಮ ಮುಂದಿರುವ ಕೆಲಸವನೆಂಬುದನ್ನು ಅವರು ಶ್ಯಾಮರಾಯನಿಂದ ತಿಳಿದುಕೊಳ್ಳಬೇಕಾಗಿತ್ತು; ಮಹಾರಾಜರು ತಮಗಿತ್ತು ಆದೇಶವನ್ನೂ ಅರಿತುಕೊಳ್ಳಬೇಕಾಗಿತ್ತು. ಶ್ಯಾಮರಾಯ ಅದನ್ನೆಲ್ಲ ವಿವರಿಸತ್ತೊಡಗಿದ. ರೈತರ ಹಿಂದಿನ ಬಾಕಿ ಎಷ್ಟೇ ಇದ್ದರೂ ಅದನ್ನೆಲ್ಲ ಸೂಟು ಬಿಡಬೇಕು. ಸ್ವಂತ ಕಮತಕ್ಕೆಂದು ಇದ್ದ ನಂಬಿರುಗಳನ್ನು ಕಬುಲಾಯಿತಿ ತೆಗೆದುಕೊಂಡು ರೈತರಿಗೆ ಲಾವಣೀ ಸಾಗಿಸಲು ಕೊಡಬೇಕು. ಮಹಾರಾಜರ ಅಭಿಪ್ರಾಯಗಳನ್ನು ಶ್ಯಾಮರಾಯ ತಿಳಿಸಿದ.

ಜಾಗೀರದಾರರ ಸ್ವಂತ ಕಮತಕ್ಕೆಂದಿಟ್ಟುಕೊಂಡಿದ್ದ ಭೂಮಿಗಳ ರೈತ ಬಾಪೂಸಾಹೇಬನೆಂದು ಸರಕಾರಿ ಲೆಕ್ಕದಲ್ಲಿ ಶೇಷಪ್ಪ ಬರೆದದ್ದು ಕೆಲರೈತರಿಗೆ ತಿಳಿದ ಮಾತಾಗಿತ್ತು. ಈಗ ಆ ಹೊಲಗಳನ್ನು ಕೊಡ ಲಾವಣಿಗೆ ಕೊಡಲು ಮಹಾರಾಜರು ನಿರ್ಧರಿಸಿದ್ದನ್ನು ಕೇಳಿ ಕೆಲರೈತರಿಗೆ ಸಂತೋಷವಾಯಿತು. ಆದರೆ ವಾಡೆಯ ಕಮತದಲ್ಲಿ ದುಡಿಯುತ್ತ ಬಂದಿದ್ದ ಆಳು-ಹೋಳುಗಳಿಗೆ ಮಾತ್ರ ತಮಗೆ ಇನ್ನು ಮೇಲೆ ವಾಡೆಯ ಆಧಾರ ತಪ್ಪಿತೆಂದು ಅಸಮಾನವಾಗಬೊಡಗಿತ್ತು.

ವಾಡೆಯ ಕಮತಿಗಾನಾದ ಕರಿಯಪ್ಪ ಈಗ ಮುಂದೆ ಬರದೆ ನಿರ್ವಹಿಸಿರಲ್ಲ. “ಧನ್ಯರ, ಆನಂದಿಯಿಂದ ನಡಕೊಂತ ಬಂದ ವಾಡೆದ

ಕಮತ ನಿಂತರ, ವಾಡೇದ ಸಿರೀನ ಹೋಗತಿ, ಕಮತಿಗ್ಯಾರಿಗೆಲ್ಲ ಭಾಪೂಸಾಬರು ಎತ್ತು. ಗಳೇದ ಸ್ವಮಾನಾ ಎಲ್ಲಾ ಕೊಡಿಸಿ, ಒಂದ ರೀತಿಲೇ ಕಮತಾನೂ ಇಟ್ಟಿರಬೇಕು. ಇನ್ನೊಂದು ರೀತಿಲೇ ಕೋರಿನಿಂದಲೂ ಸಾಗಿಸಬೇಕು ಅಂತಹಂಚಿಕಿ ಹಾಕಿದ್ದ ಇನ್ನೂ ಕಣ್ಣಿ ಮುಂದ ಏತಿ, ಅವರು ಕೊಟ್ಟ ಅನ್ನಾಹರೆ ಹೊಡದು ಬಡವರ್ದು ಅನ್ನಾನ್ನಾಗಿ ಮಾಡಬಾರದು ಅಂತ ನಮ್ಮ ಹೇಳಿಕಿ ಏತಿ” ಎಂದು ತನ್ನ ಬೇಡಿಕೆಯನ್ನು ಮಂಡಿಸಿದ.

ಅದಕ್ಕೆ ಶ್ಯಾಮರಾಯ ಮತ್ತೆ ತನ್ನ ವಾದವನ್ನೇ ಹೇಳಿದ. ಮಹಾರಾಜರ ಮಾತು ನಡೆಸುವುದೇ ತನ್ನ ಕರ್ತವ್ಯ. ಮೇಲಾಗಿ ಇಷ್ಟು ದಿನ ಕಮತದ ಆಳುಗಳಾಗಿ ದುಡಿದವರಿಗೆ ರೈತರಾಗಿಂದರೆ ಏನು ಕೇಡು? ಎತ್ತು ಹಾಗೂ ಗರೇದ ಸಾಮಾನುಗಳನ್ನು ಮಹಾರಾಜರ ಹೆಸರಿನಿಂದ ಒಂದು ಯಾದಿ ಮಾಡಿ ಲೆಕ್ಕಿವಿಡಬೇಕು. ಆಳುಗಳೆಲ್ಲ ರೈತರಾಗಿ ದುಡಿಯಬೇಕು ಎಂದು ಹೇಳಿದ.

ಆದರೆ ಕರಿಯಪ್ಪನಿಗೆ ಈ ಮಾತು ಹಿಡಿಸಲಿಲ್ಲ. ಭೂಮಿಯನ್ನೇನೋ ಹೊಟ್ಟಿದಾಯಿತು. ಆದರೆ ಅದಕ್ಕೆ ಮುಂದೇನೂ ವೆಚ್ಚಿವಿಲ್ಲವೇ? ಬೀಜ, ಗೊಬ್ಬರ, ಹರಗಿ ಬಿತ್ತುವ ಕೂಲಿ ಇವಕ್ಕೆಲ್ಲ ಏನು ಮಾಡಬೇಕು? ಬಡವರಿಗೆ ರೈತರಾಗಿ ದುಡಿಯಲು ತ್ರಾಣವಿಲ್ಲ ಎಂದು ಅಡ್ಡ ವಾತಿಗೆ ಪ್ರಾರಂಭಿಸಿದ. ಕಾಶೀಮಸಾಹೇಬನಿಗೆ ಕರಿಯಪ್ಪನ ಆತು ಕೇಳಿ ಸಿಟ್ಟೇ ಬಂತು. “ಅಲ್ಲೋ ಕರಿಯಾ, ಕ್ಯೇಲಾಗದವರ್ಧಾಂಗ ಮಾತಾಡಿದರ ಏನ ಹೇಳಬೇಕು? ನಮ್ಮ ಅಪ್ಪ ವಾಡೇದ ಜೀತಾ ಮಾಡಿಕೊಂತನ ರೈತ ಆದ. ನಿಮಗ ಹಾಗ ರೈತರಾಗ ಬಾಳೇ ಮಾಡುದು ಬ್ಯಾಡಾಗಿದ್ದರ ಬಿಡರಿ. ರಟ್ಟ ಮುರದು ದುಡಿಯಾವಗ ಹೊಟ್ಟಿ ತುಂಬಲಿಕ್ಕೆ ಇಡೀ ದೇಶನ ಬಿದ್ದ್ಯುತಿ. ನೀವು ಮಾಡತೀವಂದರ ನಿಮಗ ನೀಗುವಟು ಕೊಡಾಕ ಬಂದಿತು. ಇಲ್ಲದಿದ್ದರ ಉಳಿದ ರೈತರಾಗ ಹಂಚಬೇಕಾಗಲ್ಲೆತ್ತಿ” ಎಂದು ಖಿಂಡಲುಂಡವಾಗಿಯೇ ಹೇಳಿಟ್ಟ. ಕರಿಯಪ್ಪನಿಗೂ ಸಿಟ್ಟುಬಂತು. “ಅಂದರ? ನಾವೆಲ್ಲಾ ಹೊತ್ತ ಅರಬೀಲೆ ಹೊರಬಿದ್ದ ಹೋಗಬೇಕಂತ ಹೇಳಿದ್ದಾಂಗ ಆತಲಾ ನಿನ್ನ ಮಾತಿನ ಮರ್ಮ?” ಎಂದು ಕೊಳಕಿದ.

ಯಾರು ಎಷ್ಟು ಹೇಳಿದರೂ ಕರಿಯಪ್ಪ ತನ್ನ ವಾದವನ್ನೇನೂ ಬಿಡಲಿಲ್ಲ. ವಾಡೆಯ ಕಮತವನ್ನೇ ಮುಂದುವರಿಸಬೇಕೆಂದು ಹಟ ಹಿಡಿದ. ಶ್ಯಾಮರಾಯ ಅದನ್ನು ಕೇಳಿಲೇ ಇಲ್ಲ. ಉಳಿದ ರೈತರಿಗೂ ಅದು ಒಟ್ಟಿಯಾಗಿರಲಿಲ್ಲ. ರೈತರಿಂದ ಕರೆಸಿಕೊಳ್ಳುವ ಹಂಬಲ ಅವರಿಗೂ ಬಲವಾಗಿತ್ತು. ಅನಾಯಾಸವಾಗಿ ಬದಗಿಬಂದ ಈ ಅವಕಾಶವನ್ನು ಕಳಿದುಕೊಳ್ಳಲು ಅವರು ಸಿದ್ಧರಿರಲಿಲ್ಲ.

ಕರಿಯಪ್ಪನ ವಾದದಿಂದ ಹುಟ್ಟಿದ ಬೇಸರದಲ್ಲಿಯೇ ಆ ಸಭೇ ಮುಕ್ತಾಯಗೊಂಡಿತು. ಯಾರಿಗೂ ಮಾತು ಬೆಳೆಸುವ ಇಚ್ಛೆಯಾಗಲ್ಲ, ಸಭೆ ಇನೂ ನಡೆದಿರುವಾಗಲೇ ಬಾಳಾಚಾರ್ಯರು ಹೊರಟುಬಿಟ್ಟರು. ಮುಂದೆ ಸ್ವಲ್ಪ ಹೊತ್ತಿಗೆ ಶ್ಯಾಮರಾಯನೂ ಎದ್ದು. ರೈತರಿಗೂ ಅಲ್ಲಿ ಕೊಡಬೇಕೆಂದು ಮನಸ್ಸಾಗಲಿಲ್ಲ. ಎಲ್ಲರೂ ಎದ್ದು ಹೊರಟರು.

ಕರಿಯಪ್ಪ ವಾಡೆಯಿಂದ ಎದ್ದು ತನ್ನ ಮನೆಗೆ ಹೊರಟಿದ್ದು. ಮರದ ಮುಂದೆ ಹಾದು ಹೋಗುವಾಗ ಮರದಲ್ಲಿ ಜನರ ಹಿಂಡು ಸೇರಿದ್ದನ್ನು ನೋಡಿ ತಾನೂ ಒಳಗೆ ಬಂದ. ಪಡದಪ್ಪ ಲಿಂಗಪ್ಪನವರಿಬ್ಬರೂ ಮರದ ಸದರಿನಲ್ಲಿ ಚಕ್ಕಂದವಾಗಿ ಕುಳಿತ್ತಿದ್ದರು. ಗಾಂಜೀಫಕ್ತರ ಪರಿವಾರ ಎಂದಿನಂತೆ ಭಕ್ತಿಯಿಂದ ಅವರ ಸುತ್ತ ಸೇರಿ ಉರಿ ಹರಟೆಯಲ್ಲಿ ತೋಡಿತ್ತು.

ಹಿಂದಕ್ಕೆ ಕೆಂಚನಿದ್ದಾಗ ಮರದಲ್ಲಿ ಸೇರುತ್ತಿದ್ದ ಸಭೆಯೇ ಇಂದು ಸೇರಿತ್ತು. ಒಬ್ಬಿಬ್ಬರು, ಕಣ್ಣೈಯಾಗಿದ್ದರು. ಮತ್ತೆ ಕೆಲವರು ಬಂದಿರಲ್ಲ. ಆದರೆ ಸತ್ತವರ ಸ್ಥಳಗಳನ್ನು ತುಂಬುವ ವೀರರಿಗೇನೂ ಕೊರತೆ ಇರಲಿಲ್ಲ. ವಾತಾವರಣದಲ್ಲಿ ಯಾವ ರೀತಿಯ ಬದಲಾವಣೆಯೂ ಕಾಣುತ್ತಿರಲಿಲ್ಲ. ಪಡದಪ್ಪನವರಿದ್ದಾಗ ನಡೆಯುವ ಹರಟೆಯೇ ಸಾಗಿತ್ತು; ಅವೇ ರೀತಿಯ ನಗೆಮಾತುಗಳು ಬಾಯಿಂದ ಬಾಯಿಗೆ ಹಾರಿ ಹೋಗಿ ನಗೆಯ ತೆರೆಗಳನ್ನೆಬ್ಬಿಸುತ್ತಿದ್ದವು. ಆದರೆ ಕೆಂಪನಿಲ್ಲದ್ದರಿಂದ ಗಾಂಜೀಯನ್ನು ಮಿದ್ದಿ ಸ್ವಾರಸ್ಯವಾಗಿ ಹದಗೊಳಿಸಿ ಜಿಲುಮೆಯನ್ನು ತಯಾರಿಸಿ ಕೊಡುವ ಕೆಲಸ ನಡೆದಿರಲಿಲ್ಲ. ಅದರೊಡನೆ ಕೆಂಚನ ಅಪ್ಪೇ ಸ್ವಾರಸ್ಯವಾದ ಹರಟೆಯೂ ಮಾಯವಾಗಿತ್ತು. ಪಡದಪ್ಪನವರಿಗೆ ಅದರಿಂದ ತಮ್ಮ ಬಲಗ್ಗೆಯೇ ಕಡಿಮೆಹೋದಪ್ಪು ದುಃಖಿವೂ ಆಗಿತ್ತು.

ಕರಿಯಪ್ಪ ವಾಡೆಯ ಕಮತಿಗರಲ್ಲಿಯೇ ಹಿರಿಯವನೆಂದು ಅವನಿಗೆ ಕಮತಿಗರ ಕೆಲಸದ ಮೇಲ್ಮೈಚಾರಕೆಯ ಹೊಣೆಯೂ ಇರುತ್ತಿತ್ತು. ಅಂತೆಯೇ ಅವನು ಮರದ ಸಭೆಗಳಲ್ಲಿ ನಿತ್ಯವ ಭಾಗವಹಿಸುತ್ತಿರಲಿಲ್ಲ. ಪಡದಪ್ಪನವರು ಬಿಟ್ಟಹೋದ ಮೇಲೆ ತಿರುಗಿ ಇಂದೇ ಅವನು ಮರದಲ್ಲಿ ಕಾಲಿಟ್ಟದ್ದು.

ಅವನನ್ನು ಬಾಗಿಲಲ್ಲಿ ನೋಡಿದ ಕೊಡಲೇ ಪಡದಪ್ಪನವರ ಮುಖ ಕುಶಾಹಲದಿಂದ ಅರಳಿತು. “ಬಾರಪಾ ಕರಿಯಾ ಬಾ. ಜಾಗಾ ಬಿಂಡೆಲೇ ಅವಗ. ಮ್ಯಾಗ ಬಾ ಕರಿಯಾ, ಕೆಂಚನ ಜಾಗಾ ಖಾಲಿ ಬಿದ್ದದ್ದು ನಿನ್ನ ಕೈಮಾಡಿ ಕರೀತ್ಯೆತಿ ಬಾ” ಎಂದು ಎಂದಿಲ್ಲದ ಆತ್ಮೀಯತೆಯಿಂದ ಅವನಿಗೆ ಆಮಂತ್ರಣವಿತ್ತರು. ಕರಿಯಪ್ಪ ಈ ಸುಸ್ವಾತದಿಂದಲೇ ದಂಗುಬಡೆದು, ಮುಚ್ಚುಚ್ಚು ನಗೆಯಿಂದ

ವಿಸ್ಯಯವನ್ನು ಅಡಗಿಸಲು ಪ್ರಯತ್ನಿಸಿದ.

“ಶಾಗೇನರಿ, ಅಂವಾ ಮಹಾರಾಜರ ಕಮತಿಗ, ಕೆಂಚನ ಜಾಗಾ ಕ್ಯಾಮಾಡಿಕರೆದರೂ ಅಲ್ಲಿ ಕುಂಡುಕ ಅಂವಾ ಒಪ್ಪಾನರೇ?” ಎಂದು ಹೊಲೆಯರ ರುದ್ರ ಬಾಯಿಬಿಟ್ಟಿ “ಕಮತಾ ತಗದು ಹೊಲಾ ರೈತರಿಗೆ ಸಾಗ ಹಾಕಿದ ಬಳಿಕ ಮತಾನ ಅಲ್ಲರೇ ನಮಗೆಲ್ಲಾ ಅಸರ?” ಎಂದು ಅದಕ್ಕೆ ನಿಟ್ಟಿಸಿರಿನ ಉತ್ತರವನ್ನು ಕೊಟ್ಟಿ, ಕರಿಯಪ್ಪ ಪಡದಪ್ಪನವರ ಹಾದಮುಟ್ಟಿ ನಮಸ್ಕರಿಸಿ, ಅವರು ಕ್ಯಾಮಾಡಿ ತೋರಿದ ಸ್ಥಳದಲ್ಲಿ ಬಂದು ಕುಳಿತುಕೊಂಡ.

ಇದನ್ನು ಕೇಳಿದೊಡನೆ ಎಲ್ಲರ ಕುಶಾಹಲ ಬಾಯಿ ತೆರೆಯಿತು. ಹೊಸ ಸುದ್ದಿ ಹೊಸ ಹೆಂಡದಪ್ಪ ರುಚಿಕರವಾಗಿತ್ತು. ಅಂತೂ ಬಂದು ದಿನದ ಹರಟಿ ಸ್ವಾರಸ್ಯವಾಗುವುದರಲ್ಲಿ ಏನೂ ಸಂಶಯ ಉಳಿದಿರಲಿಲ್ಲ. “ಅದ್ವಾಕರಿ? ಕಮತಾ ತಗದು ನಮ್ಮ ಹೊಲಗೇರಿ ಜನರ ಬಾಯಿಗೆ ಗಡ್ಡಿ ಕೊಡಬೇಕೆಂತ ನಡಸ್ವಾರೇನರಿ ಕರಿಯಪ್ಪನೋರ?” ಎಂದು ಹೊಲೆಯರ ರುದ್ರ ತಡೆಯಲಾರದೆ ಕೇಳಿದ. ತಾನು ಬಿಟ್ಟಿ ಬಾಣ ತನ್ನಡೆಗೇ ತಿರುಗಬಹುದೆಂದು ಅವನು ಉಹಿಸಿರಲಿಲ್ಲ. ಜಾಗೀರದಾರರ ಕಮತದ ಭೂಮಿಯಲ್ಲಿ ಬಿಡಿ ಆಳುಗಳಾಗಿ ದುಡಿಯುವುದು ಹೊಲೆಯರಿಗೆಲ್ಲ ಕಾದಿಟ್ಟಿ ಕೆಲಸವಾಗಿತ್ತು. ಅವರೆಲ್ಲ ಬಿಟ್ಟಿ ಕೆಲಸದವರು. ಅವರನ್ನು ಹೂಲಿಗೆ ಹಚ್ಚಿ ದುಡಿಸಿಕೊಂಡರೆ ಕೆಲಸ ಜನ್ಮಾಗಿ ನಡೆದೆಂದು ಯಾವ ರೈತನೂ ಅವರನ್ನು ಕೆಲಸಕ್ಕಿಟ್ಟುಕೊಳ್ಳುತ್ತಿರಲಿಲ್ಲ. ಜಾಗೀರದಾರರ ಭೂಮಿಯಲ್ಲಿ ಮಾತ್ರ ಅವರೇ ಯಜಮಾನರಾಗಿರುತ್ತಿದ್ದರು. ಉಮಿಯ ಬೆಳೆಯಲ್ಲಿ ಅವರು ತೆಗೆದುಕೊಂಡಪ್ಪು ಸ್ವಾತಂತ್ರ್ಯವಿರುತ್ತಿತ್ತು. ವಾಡೆಯ ಕಮತ ಹೊಲೆಯರಿಗೆಲ್ಲ ಜೀವನಾಧಾರವಾಗಿತ್ತು. ಅದರೆ ಕರಿಯಪ್ಪನ ಸುದ್ದಿ ಎದೆಯೊಡೆಸುವಂಥದಿತ್ತು. ಆದ್ದರಿಂದಲೇ ಹೊಲೆಯರ ರುದ್ರ ಗಾಬರಿಗೊಂಡು ಅದರ ಸತ್ಯಾಸ್ತ್ಯತೆಯನ್ನು ಒರಿಗೆ ಹಚ್ಚಲು ಈ ಪ್ರಶ್ನೆಯನ್ನು ಆತುರದಿಂದ ಕೇಳಿದ್ದ.

“ಇದ ಮಾತಿಗೇ ಈಟೊತ್ತನಾ, ವಾಡೇದೊಳಗ ರೈತರ ಗೂಡಾ, ಶ್ಯಾಮಣಿನವರ ಗೂಡಾ ವಾದಸ್ಯಾಡಿ ಇತ್ತೆ ಬಂದಿನು. ಏನಾದರೂ ಕಮತಾ ಮುರದ ತೀರಬೇಕಂತ ಕುಂಠಾರ ಅವರೆಲ್ಲ” ಎಂದು ಬೇಸರದಿಂದಲೇ ಕರಿಯಪ್ಪ ನುಡಿದ.

“ಬಡವರ ಬಾಯಿಗೆ ಮಣಿಹಾಕಲಾಕ ಮಹಾರಾಜರು ಈ ಉರಿಗೆ ಬಂದಿದ್ದರನ ಬಾರದ ಹಾಗಾರ?” ಎಂದು ರುದ್ರ ಸಂಕಟದಿಂದಲೇ ತನ್ನ ಭಾವನೆಯನ್ನು ವ್ಯಕ್ತಗೊಳಿಸಿದ.

“ನಾ ಹೇಳಿದರ ಎಲ್ಲಿ ಕೇಳತೀರೆವಾ ಮಕ್ಕಳ? ಬಡವರ ತಂದಿ ಅಂತ ಮಹಾರಾಜರ ಹಂತ್ಯಾಕ ಹೋದದ್ದಕ್ಕೆ ಬೇಸ್ಯಾತೋ ಇಲ್ಲೋ?” ಎಂದು ನುಡಿದು ಪಡದಪ್ಪನವರು ಕರಿಯಪ್ಪನ ಕಡೆಗೆ ಹೊರಳಿ, “ಹೀಂಗ್ಯಾಕ ಕೈ ಸೋತವರಹಾಗ ಕುಂತೆಲೇ? ಸುಮಾಕ ಜಿಲುಮಿ ಸಜ್ಜ ಮಾಡಬಾರದ?” ಎಂದು ಆಜ್ಞೆಯಿತ್ತರು.

“ವ ಇಲ್ಲ ತಗೀರಿ.ಚಿಲಮಿ ಸಜ್ಜ ಮಾಡಲಾಕ ಆಗದ ಕೈಸೋತು ಕುಂಡರೂ ಹೇಡಿ ಅಂತ ತಿಳೆಬ್ಯಾಕ್ತಿ, ಹಟ್ಟಿಸಿದ ದೇವರು ಹಲ್ಲು ಮೇಯಿಸತಾನೇನರಿ?” ಎಂದು ಹೇಳಿ ಕರಿಯಪ್ಪ ಜಿಲುಮೆಗೆ ಕೈನೀಡಿದ.

ಪಡದಪ್ಪನವರು ಈಗ ಲಿಂಗಪ್ಪನ ಕಡೆಗೆ ತಿರುಗಿದರು. “ನೋಡಿದಿರಿಲ್ಲೋ ಗೌಡರ? ನವ್ಯಾ ಜನಾ ಎಲ್ಲಾ ಮರುಖಿನದ್ಯೈತಿ. ಅವರ್ತ ಯೋಗ್ಯದಾರಿಗೆ ಹಚ್ಚಿದು ನಿಮ್ಮನ್ನ ಕೊಡ್ದೈತಿ. ಕರಿಯಾ, ಕಾಳಜಿ ಮಾಡಬ್ಯಾಡಲೇ. ಗೌಡರು ತಮ್ಮ ಭೂಮಿ ಕಮತಾ ನಿನಗ ಬಟ್ಟಿಸಿ ಕೊಡತಾರು. ಗೌಡರ ಹೊಲದ ಕಮತಾ ವಾಗಾತ್ಮದಿಂದ ಮಾಡಿಸಿಗೊಂತ ಇದ್ದಬಿಡು. ಮಹಾರಾಜರ ಭೂಮಿ ನೀನಿಲ್ಲದ ಬೀಜಾ ಹ್ಯಾಗ ಕಾಣತ್ಯೈತಿ ನೋಡೊಣ,” ಎಂದು ದ್ವೇಷದ ಮತ್ತೊಂದು ಬೀಜವನ್ನು ಬಿತ್ತಿದರು.

“ಗೌಡರ ಭೂಮಿ ಗೌಡರ ತ್ಯಾಬೇದಾಗ ಬಂದಮ್ಯಾಗ ಅವರು ಕಮತಾ ಇಡತಾರು. ಆದರ ಪಾರ್ವತೆವ್ವ ಸುಸೂತ್ರ ಭೂಮಿ ತಾಬೇ ಕೊಟ್ಟಾಳರೇ?” ಕರಿಯಪ್ಪ ಅನುಮಾನಿಸಿದ.

“ಬಡಜನರು ಬದುಕಬೇಕು ಅಂತ ಆ ಭೂಮಿ ಕಬಜಾ ತೋಗೊಬೇಕ್ಕಾರ್ತೆತಿ. ಬಡಜನರಿಗೆ ಅನ್ನಾ ಹಾಕೊ ಧೋರೀ ಲಿಂಗಪ್ಪಗೌಡರು ಕಬಜಾ ತೋಗೊಣ್ಣಕ ನಿಂತರ ಅದೇಟೊತ್ತಿನ ಮಾತು? ನೀವೇಲ್ಲಾ ಮನಸು ಮಾಡಿದರ ನಾಳಿಗ ಆ ಭೂಮ್ಯಾಗ ಕುಂಟಿ ಕಟ್ಟಬಿಡಬಹುದು. ಯಾಕಲೇ ರುದ್ರಾ, ಹೊಲಗೇರಿ ಜನಾ ಏನಂತ್ಯೈತಿ?” ಎಂದು ಸೂಜ್ಜವಾಗಿ ಪಡದಪ್ಪನವರು ನುಡಿದು ರಣರಂಗವನ್ನು ಸಚ್ಚುಗೊಳಿಸಿದರು.

“ಮಾರಾಜರು ಕೊಟ್ಟ ಕಾಳು ತಿಂಗಳ ಅದಾವರಿ, ಅಲ್ಲೇಮುಟಾ ಹೊಲಗೇರಿ ಜನಾ ಯಾವ ಜಿಂತಿನೂ ಮಾಡೊಂಬಲ್ಲ, ಅದಾದ ಮ್ಯಾಗ ಬಡವರ ತಾಯಿತಂದಿ ನೀವದೀರಲ್ಲರಿ? ಏನಾರ ಹಾದಿ ತಗದು ಮುಂದಿನ ರೊಟ್ಟಿ ಕಾಣಸತೀರಿ ಅಂತನೆಂಬಿಕೊಂಡು ಅದಾವರಿ” ರುದ್ರ ಹೊಲಗೇರಿಯಲ್ಲಿಯ ಜನರ ಬಾಳಿನ ಹೊಣೆಯನ್ನೆಲ್ಲ ಪಡದಪ್ಪನವರ ಮೇಲೆಯೇ ತೂರಿದ.

“ಗೌಡರ ಹಗೇದಾಗ ಇನ್ನೂ ನೂರು ಜೀಲ ಕಾಳ ಅದಾಬು. ಅವನ್ನೆಲ್ಲ ಲಿಂಗಪ್ಪ ಗೌಡರು ಬಡವರಿಗೆ ಕಡಾ ಕೊಡಬೇಕೂ ಅಂತ ನಿನ್ನ ಅವರಿಗೆ

ಹೇಳಿಬಿಟ್ಟೇನು. ಯಾಕರಿ ಗೊಡರ ಹಗೇದಾಗಿನ ಕಾಳ ತಗಿಸಿ ಬಡವರಿಗೆ ಹಂಚಿ ಕೊಡಾಕ ನಿಮ್ಮ ಕಬೂಲಿ ಇದ್ದರ ಹೇಳಿ. ಈ ಜನಾ ಏನ ಬೇಕಾದದ್ದು ಮಾಡಾಕ ತಯಾರಾರ. ಅವರ ಹೊಟ್ಟಿಬಟ್ಟಿ ನೋಡೂದು ನಿಮ್ಮ ಧರ್ಮ” ಪಡದಪ್ಪನವರು ಲಿಂಗಪ್ಪಗೌಡನನ್ನು ಕಾಯ್ದಪ್ಪುತ್ತನನ್ನಾಗಿ ಮಾಡಬೇಕೆಂದು ಹವಣಿಸಿದರು.

ಲಿಂಗಪ್ಪನಿಗೆ ಏನು ಮಾಡಬೇಕೆಂಬುದೇ ತಿಳಿಯಲ್ಲಿ. ತಾನಿನ್ನೂ ಉಂರಗಾಡನೆಂದು ಅವನಿಗೇ ಅನಿಸಿರಲ್ಲ. ಆದರೆ ಪಡದಪ್ಪನವರ ಮಾತನ್ನು ಹೇಗೆ ಅಲ್ಲಾಗಳೆಯುವುದು? “ನನಗಾಗಿ ಈ ಗೊಡಕಿ ಪಟ್ಟ ಎಲ್ಲಿ ಬೇಕಾಗೇತಿ? ಅದು ಬ್ಯಾಡಾ ಅಂತ ಹೋದಾವನ್ನು ಕರದ ತಂದೀರಿ. ನಿಮ್ಮ ಮಾತು ನಡಸಾಕ ನಾ ಒಲ್ಲೆ ಅಂತ ಹ್ಯಾಗ ಹೇಳಲಿ?” ಲಿಂಗಪ್ಪ ಅನಾಸ್ತಕನಾಗಿಯೇ ಮಾತಾಡಿದ.

“ಕೇಳಿದಿರಿಲ್ಲೋ? ಗೊಡರು ಬಡವರ ಕೈಬಿಡೂದುಲ್ಲ. ಅವರ ಕೈ ನೀವು ಬಿಡಬಾರದು. ಯಾರಿಗೆ ಭೂಮಿ ಸೀಮೆ ಅದಾವು ಅವರು ಮಹಾರಾಜರ ರ್ಯಾತರಾಗಿ ಮೆರೀಲಿ. ಪಾವತೆವ್ವನ ಬೆನ್ನುಕಟ್ಟಿ ಉಡಿ ತುಂಬಿಕೊಳ್ಳಲಿ. ಬಡವರು ಲಿಂಗಪ್ಪ ಗೊಡರ ಬೆನ್ನಿಗೆ ನಿಂತು, ಏನು ಮಾಡ್ಯಾರು ಏನು ಮಾಡಲ್ಪಟ್ಟಿಲ್ಲ ಇದನ್ನು ತೋರಿಸಿಕೊಡಲಿ” ಎಂದು ಗಂಭೀರವಾಗಿ ಪಡದಪ್ಪನವರು ಕಣಿ ಹೇಳಿದರು.

ಕೂಡಿದ ಜನರಲ್ಲಿ ಕಾಯ್ದೋತ್ತಾವ ಒಮ್ಮೆಲೆ ಜಾಗೃತವಾಯಿತು. ಪಡದಪ್ಪನವರ ಮಾತಿನಸರಣಿಯಲ್ಲಿ ಯಾವ ಲಾಭದ ಆಸೆ ಮಿನುಗುತ್ತೋ ಹೇಳಬಲ್ಲವರಾರು? ಪರಿವಾರದಲ್ಲಿಯೇ ಮಿಂಚು ಹರಿದಾಡಿದಂತಾಯಿತು.

“ಅಪನವರು ಹೇಳಾಮಾತ ಸ್ನೇ. ನಾವು ಹೊಲಿಗೇರಿಯವರೆಲ್ಲಾ ಅಪನವರು ಹೇಳಿದ ಮಾತು ನಡಸತ್ತೇವೆಂತ ತಿಳಿರಿ” ಹೊಲೆಯರ ರುದ್ರ ಉತ್ಸಾಹಿತನಾಗಿ ಹೊಲೆಗೇರಿಯ ಪರವಾಗಿ ತನ್ನ ಅಭಿಪ್ರಾಯವನ್ನು ಸೂಚಿಸಿದ. ಪಡದಪ್ಪನವರ ಅಗಾಧವಾದ ಕರ್ತೃತ್ವಶಕ್ತಿಗೆ ಅವನು ಸಲ್ಲಿಸಿದ ಮೆಚ್ಚಿಕೆಯೂ ಅದಾಗಿತ್ತು.

ಇಷ್ಟೊತ್ತಿನವರಿಗೆ ಜಿಲುಮೆಯನ್ನು ಸಜ್ಜಗೊಳಿಸುತ್ತಿದ್ದ ಕರಿಯಪ್ಪನ ಕಾಯ್ದ ಈಗಲೇ ಮುಗಿಯಬೇಕೆ? ಹದಗೊಳಿಸಿದ ಗಾಂಜಿಯಿಂದ ಜಿಲುಮೆಯನ್ನು ತುಂಬಿ ಪಡದಪ್ಪನವರ ಕೈಗೆ ನೀಡುತ್ತಲೇ, “ನಾವು ವಾಡೇದ ಕಮತಿಗ್ಯಾರೆಲ್ಲ ನಿಮ್ಮ ಗೂಡಾನ ಆದೀವೆಂತ ತಿಳಿರಿ” ಎಂದು ಹುರುಪಿನಿಂದ ಘೋಷಿಸಿದ.

ಭಾಗ ೨

೩೨

ದಾದಾ ಪಾದಳ್ಯಿಯನ್ನು ಬಿಟ್ಟು ಇಂದುಪುರಕ್ಕೆ ಹೋದ ಕೆಲದಿನಗಳಲ್ಲಿಯೇ ಅವನ ಬಗ್ಗೆ ಒಂದು ಸುದ್ದಿ ಒಂದು ಅವನ ಕೀರ್ತಿಯನ್ನು ಹೆಚ್ಚಿಸಿತು. ದಾದಾ ಅಲ್ಲಿಯ ಗರಡಿಮನೆಯಲ್ಲಿ ತರಬೇತನ್ನು ಪಡೆಯಬೇಕೆಂದು ಮಹಾರಾಜರ ಆಸೆಯಿತ್ತು. ಕುಸ್ತಿಗಡಿಗಳಿಗೆ ತರಬೇತು ಹೊಡಲು ಪಂಜಾಬದ ಗುಲಾಬನೆಂಬ ಪೈಲವಾನನೆಂಬ್ಬನನ್ನು ನಿಯಮಿಸಲಾಗಿತ್ತು. ಅವನಿಗೋ ಅಸಾಧ್ಯವಾದ ದರ್ಶ. ಕುಸ್ತಿಯಾಡಿದರೆ ಪಂಜಾಬಿಗಳೇ ಉಳಿದವರೆಲ್ಲ ಅವರ ಜೇಲಾ ಆಗಿಯೇ ಇರಬೇಕೆಂಬುದು ಅವನ ಸಿದ್ಧಾಂತವಾಗಿತ್ತು. ತನ್ನ ಜೊತೆಗಿದ್ದ ಪಂಜಾಬಿ ಪೈಲವಾನರಿಗೆ ಹೊಡುವ ಮಿರಾಕನ್ನು ಅವನು ಉಳಿದ ಕುಸ್ತೀ ಗಡಿಗಳಿಗೆ ಹೊಡುತ್ತಿರಲಿಲ್ಲ. ಉಳಿದವರು ಕೆವಲ ಪಂಜಾಬಿ ಪೈಲವಾನರ ಮ್ಯಾ ತಿಕ್ಕಿ ಅವರ ಸೇವೆ ಮಾಡಲಿಕ್ಕೇ ಯೋಗ್ಯರೆಂದು ಅವನು ದೃಢವಾಗಿ ನಂಬಿದ್ದನು.

ದಾದಾ ಗರಡಿಮನೆಯನ್ನು ಸೇರಿದೋಡನೆ ಗುಲಾಬನ ಮ್ಯಾ ತಿಕ್ಕುವ ಕೆಲಸವೇ ಅವನ ಪಾಲಿಗೆ ಬಂದಿತ್ತು. ದಾದಾ ಕಡಿಕೆಡಿಯಾದ. ಹೊಟ್ಟ ಕೆಲಸವನ್ನು ತಿರಸ್ಕರಿಸಿದ. ತನ್ನಂಥ ಪೈಲವಾನನಿಗೆ ಇದು ಅವಮಾನವೆಂದು ವಾದಿಸಿದ. ಗುಲಾಬನೂ ಇದರಿಂದ ರೇಗಿದ. ದಾದಾ ಕುಸ್ತಿಯ ಕಣದಲ್ಲಿ ತನ್ನನ್ನು ಸೋಲಿಸಿದರೆ ಮಾತ್ರ ಅವನು ಸವಾನಧರ್ಮಿಯಾಗಬಲ್ಲನೆಂದು ಸಾರಿದ. ದೂರು ಮಹಾರಾಜರವರಗೆ ಹೋಯಿತು. ದಾದಾ ಮರಾತರಕ್ತ ಕುದಿದೆದ್ದು, ಅವನು ಗುಲಾಬನೊಡನೆ ಕುಸ್ತಿಯಾಡಲು ಒಟ್ಟಿಕೊಂಡ. ಗುಲಾಬನ ಶಕ್ತಿ ಸಾಮಧ್ಯಗಳನ್ನು ಜೆನಾಗಿ ಬಲ್ಲ ಕೆಲ ಪೈಲವಾನರು ದುಡುಕಬಾರದೆಂದು ದಾದಾನಿಗೇ ಬುದ್ಧಿ ಹೇಳಿದರು. ಇನ್ನೂಂದು ಗರಡಿಮನೆಯನ್ನು ಇಂದುಪುರದ ಗಡಿಗಳಿಗೇ ಕಟ್ಟಿಸಿ ಕೊಡತ್ತೇನೆಂದು ಹೇಳಿ ಮಹಾರಾಜರು ದಾದಾನ ಮವನೊಲಿಸಲು ಪ್ರಯತ್ನಿಸಿದರು. ದಾದಾ ಯಾವುದಕ್ಕೂ ಹಣಿಯಲಿಲ್ಲ. ದ್ವೇಷ ಮಸೆದಿದ್ದರಿಂದ ಇಬ್ಬರೂ ಮರಿಯಾಗಿದ್ದರು. ಕುಸ್ತಿ ಗರಡಿ ಮನೆಯಲ್ಲಿಯೇ ನಡೆಯಬೇಕೆಂದು ಗೊತ್ತಾಗಿತ್ತು.

ನಿಶ್ಚಯಾದ ದಿನ ದಾದಾ ಎಲ್ಲರೂ ಬೆರಗುಗೋಳ್ಳುವಂತೆ ಗುಲಾಬನನ್ನು

ಸೋಲಿಸಿ, ಪಂಚಾಬಿಗಳ ಸೊಕ್ಕನ್ನಿಳಿಸಿದ. ಮಹಾರಾಜರು ಹಷ್ಟದಿಂದ ಅವನನ್ನು ತಜ್ಞಕೊಂಡು ಬಿಟ್ಟರು. ಗುಲಾಬ ತನ್ನ ಜೊತೆಗಾರರೊಡನೆ ಹೇಳದೆ ಕೇಳದೆ ಉರು ಬಿಟ್ಟು ಹೋಗಿಬಿಟ್ಟು, ಇಂದುಪುರದ ಗರಡಿಮನೆ ಒಮ್ಮೆ ಪಂಚಾಬಿಗಳ ಕಾಟದಿಂದ ಬಿಡುಗಡೆಯನ್ನು ಪಡೆಯಿತು. ಗರಡಿಮನೆಯ ಉಸ್ತಾದಪಟ್ಟ ದಾದಾನಿಗೇ ಲಭಿಸಿತು.

ಪಂಚಾಬಿ ವೈಲವಾನನನ್ನು ದಾದಾ ಸೋಲಿಸಿದನೆಂಬ ವಾರ್ತೆ ಸುತ್ತಲಿನ ಹಳ್ಳಿಗಳಲ್ಲಿ ಕರ್ನಾಟಕರ್ಕಾರಿ ಹಬ್ಬಿತು. ಪಾದಳ್ಳಿಗೆ ಈ ಸುದ್ದಿಯನ್ನು ಮಹಾರಾಜರು ಮುದ್ದಾಂ ಸ್ವಾರನನ್ನು ಕಳಿಸಿ ಮುಟ್ಟಿಸಿದರು. ಅಂದಮೇಲೆ ಮಹಾರಾಜರ ದಬಾರರದಲ್ಲಿ ಅವನ ಪ್ರಸ್ಥ ಚೆನ್ನಾಗಿ ಬೆಳೆಯಿತೆಂದು, ಅವನನ್ನು ಇಂದುಪುರಕ್ಕೆ ಕಳಿಸಿದ ಬಾಳಾಚಾರ್ಯರಿಗೆ ಸಮಾಧಾನವಾಯಿತು. ಶ್ಯಾಮರಾಯನಿಗೂ ಈ ಸುದ್ದಿಯನ್ನು ಕೇಳಿ ಸಂತೋಷವಾಗಿತ್ತು. ಉರಳ್ಲೆಲ್ಲ ದಾದಾನ ಮೆಚ್ಚಿಕೆಯ ಮಾತುಕೆಗಳೇ ನಡೆದವು. ಇದರಿಂದ ಹರ್ಷಿತರಾದ ಗರಡಿಮನೆಯ ದಾದಾನ ಗಳೆಯರು ಇಂದುಪುರಕ್ಕೇ ಹೋಗಿ ಅಲ್ಲಿಯೇ ಆಶ್ರಯ ಪಡೆದರು.

ಮೋದಲು ದಾದಾನನ್ನು ಕಂಡರೆ ಆಗದ ಪಡದಪ್ಪನವರಿಗೂ ಈ ಸುದ್ದಿಯನ್ನು ಕೇಳಿ ಆನಂದವಾಗಿತ್ತು. ಮರದಲ್ಲಿ ಸೇರಿದ್ದ ಕುಡುಕರ ಸಭೆಯಲ್ಲಿ ಅವರೇ ಮೋದಲು ಮಾತೆತ್ತಿದರು. “ದಾದಾ ಮಾರಾಜರ ಗರಡಿಮನ್ನಾಗ ಉಸ್ತಾದ ಆಗ್ಯಾನಂತರಲೇ. ಪಾದಳ್ಳಿ ಮಹಡಿಗ ನಾಕ ಮಂದಿಗೆ ಅನ್ನಾಹಾಕಿ ಅವರ್ವ ತರಬೇತ ಮಾಡೂ ತಾಕತಪಡದಾನ. ನಾವೂ ಈ ಸಾಣಸ್ತಾಮಾರದಾಗ ಉರಾಗ ಕುಸ್ತಿ ಆಡಿಸಿ ಉರಾಗ ಗರಡಿಮನಿ ಮುಂದ ತರಾಕಬೇಕು. ಏನಂತೀರಿ?” ಎಂದು ಕೇಳಿ ಎಲ್ಲರನ್ನೂ ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರು.

“ಅಪ್ಪಾ ಅವರು ಹೇಳೂ ಮಾತಿನ್ನಾಗ ಒಂದಕ್ಕರ ತಗದು ಹಾಕ್ಕಾಂಗ ಇಲ್ಲ. ಅವರ ಮಾತ ಹಾಗ, ಕೆಸರಿನ್ನಾಗ ಹಳ್ಳಿ ನಟಪ್ಪಾಂಗ. ಆದರ ಯಪ್ಪಾ, ಕುಸ್ತಿ ಆಡಿಸಿದರ ಗೆದ್ದ ಗಡಿಗೋಳಿಗೆ ಮಾನ-ಪಾನ ಮಾಡೂ ಥಣಿ ಬಾಪೂಸಾಬ ಇರತಿದ್ದ. ಈಗ, ಬರಿಗೃ ಕುಸ್ತಿ ಅಂದರ ಪರವಾರಿನ ಗಡಿಗೋಳು ಯಾಕ ಬಂದಾರು? ಅದಕ್ಕೆ ನೀವು ಮುಂದಾಗಿ ಏನಾರ ಯವಸ್ತಾ ಮಾಡಿದರ ಕುಸ್ತಿ ನಡೆದಾವು, ಮಾತಿನಿಂದ ಕುಸ್ತಿ ಮಾಡಸೂ ಚಮತು ಕುಸ್ತಿ ಘಳಿಯಾಗ ನಡ್ಡಾಕ್ಕಿಲ್ಲ” ಎಂದು ಅಂಬಿಗರ ಬಸೂ ಕುಸ್ತಿಗಡಿಗಳ ಮುಖಿಂಡ ತಾನೇ ಎಂಬ ಹೆಮ್ಮೆಯಿಂದ ಹೇಳಿದ.

ಪಡದಪ್ಪನವರಿಗೆ ಅಪಮಾನವೆನಿಸಿತು. ಬಸೂ ಹೇಳಿದ್ದರಲ್ಲಿ ತಧ್ಯವಿಲ್ಲದೆ

ಇರಲ್ಲ. ಹಾಗೆ ನೋಡಿದರೆ ಕುಸ್ತಿ ನಡೆಸಲೇಬೇಕೆಂಬ ಉತ್ಸಾಹವೇನೂ ಅವರಲ್ಲಿರಲಿಲ್ಲ. ದಾದಾ ಇಂದುಪುರದಲ್ಲಿ ಪಡೆದ ವಿಜಯದ ಸುಧ್ವಿಯನ್ನು ಕೇಳಿದಾಗ ಸಂಕೋಚವೇನೋ ಆಗಿತ್ತು. ಆದರೆ ಅದು ಕೇವಲ ಪಾದಳ್ಯಾಯ ಬಗೆ ಅಭಿಮಾನವೇ ಹೊರತು ದಾದಾನ ವಿಷಯವಾಗಿ ಆಶ್ಚೀರ್ಯತೆಯೇನೂ ಅಲ್ಲ. ಸುಮ್ಮನೆ ಹರಟಿಗೆ ಒಂದು ವಿಷಯ ಬೇಕೆಂದು ಆ ಮಾತು ತೆಗೆದಿದ್ದರು. ತಾವೂ ಕುಸ್ತಿ ಆಡಿಸಿ ಶೈಯಸ್ಸು ಪಡೆಯಬಹುದೆಂದು ಆಶಿಸಿದ್ದರು. ಆದರೆ ಅಂಬಿಗರ ಬಸೂ ಈ ಮಾತನಾಡಿ ಅವರ ಅಭಿಮಾನವನ್ನೇ ಕೆಳಕಿದ್ದ.

“ತಡೀರಲೆ, ಅಳಬಾರುಕ ಬಾಪೂಸಾಬ ಉರಬಿಟ್ಟು ಹೋದರ ಉರಗಾರಿಕಿ ಕೆಲಸ ನಿಂದರತಾವೇನೋ ಮಕ್ಕಳಿರಾ? ಗೌಡಕಿ ನೇಮಣಿಕ ಆಗಿ ನಮ್ಮ ಲಿಂಗಪ್ಪ ಬರಲಿ. ನಾಳೆ ಬರತಾನಂತ ಕಾಣತ್ಯತೆ. ಅವನ ಕೊಳ್ಳಿಗೇ ಕುಸ್ತಿ ವಿಜ್ರ ಹಾಕಿಬಿಡುಣಿಂತ. ನೀವೆಲ್ಲಾ ಹೇಳಿದರ ಲಿಂಗಪ್ಪ ಕುಣಹೊಂತ ಈ ಕೆಲಸಾ ಕೈಯಾಗ ತಗೊಂತಾನ”. ಪಡದಪ್ಪನವರು ತಾವು ಬರಿಗೈ ಕುಸ್ತಿ ಆಡಿಸುವವರಲ್ಲವೆಂಬುದನ್ನು ದೃಢಪಡಿಸುವಂತೆ ಹೇಳಿದರು.

ಆ ಮಾತು ಈ ಮಾತು ಆಡುತ್ತ ಮರದಲ್ಲಿಯ ಹರಟಿ ಹೊನೆಮೊದಲಿಲ್ಲದೆ ಸಾಗಿತು. ರಾತ್ರಿ ಬಲಿಯುತ್ತಲೇ ನಡೆದಿತ್ತು. ಹೊನೆಗೆ ಎಲ್ಲರಿಗೂ ‘ತೀರ್ಥ’ ಪ್ರಾಶನವನ್ನು ಮಾಡಿಸಲಾಯಿತು. ‘ತೀರ್ಥ’ದ ಗುಂಗು ಎಲ್ಲರಿಗೂ ಅಡರಿತು. ಪಡದಪ್ಪನವರು ಧ್ಯಾನಸ್ಥರಾದರು. ಭಕ್ತಾದಿಗಳೂ ಹಾಗೆಯೇ ಧ್ಯಾನದಲ್ಲಿ ಮುಳುಗಬಹುದಿತ್ತು. ಆದರೆ ಕುಡಕರಿಗೂ ಮನೆಯಿರುವುದರಿಂದ, ಅದರ ಎಚ್ಚರ ಸಂಪೂರ್ಣವಾಗಿ ಮಾಸಿರಲಿಲ್ಲವಾದ್ದರಿಂದ ಅವರೆಲ್ಲ ತೂರಾಡುತ್ತಲೇ ತಮ್ಮ ಮನೆಗಳಿಗೆ ಹೊರಟುಹೋದರು.

ಪಡದಯ್ಯನವರಿಗೆ ಅಲ್ಲಿಯೇ ನಿದ್ದೆ ಹತ್ತಿತ್ತು. ನಸುಕಿನಲ್ಲಿ ಅದೇಕೋ ಎಚ್ಚರವಾಯಿತು. ಮೂಲೆಯಲ್ಲಿ ದೀಪ ಇನ್ನೂ ಉರಿಯುತ್ತಿತ್ತು. ಪಡದಯ್ಯನವರು ಕಳ್ಳಬಿಟ್ಟು ನೋಡಿದರು. ನೇರದ ಭಕ್ತಾದಿಗಳಲ್ಲಿ ಒಬ್ಬರೂ ಇಲ್ಲ. ಕೆಂಚ ಮಲಗುತ್ತಿದ್ದ ಸ್ಥಳದಲ್ಲಿಯೇ ಕರಿಯಪ್ಪ ಗೊರಕೆ ಹೊಡೆಯುತ್ತ ಬಿದ್ದಿದ್ದ. ಮರಪೆಲ್ಲ ಶೂನ್ಯವಾಗಿತ್ತು. ಸನ್ಯಾಸಿಗೆ ಯಾರು ಜೊತೆಯಾಗಬೇಕು?

ಪಡದಪ್ಪನವರಿಗೆ ಯಾಕೋ ಹೆದರಿಕೆಯಾದಂತೆನಿಸಿತು. ಮಲಗುವ ಮನ್ನು ತಾವು ಮಾತಾಡುತ್ತಿದ್ದುದನ್ನೆಲ್ಲ ನೆನಪು ಮಾಡಿಕೊಂಡರು. ಲಿಂಗಪ್ಪ ಇನ್ನೂ ಉರಿಗೆ ಬಂದಿರಲಿಲ್ಲ. ಕುಸ್ತಿಯಾಡಿಸಲೆಬೇಕು. ಆದರೆ ಬರಿಗೈ ಕುಸ್ತಿಯಾಗಬಾರದು. ಪಾದಳ್ಯಾಯ ಮರ್ಯಾದಗೆ ಒಪ್ಪುವಂತಿರಬೇಕು. ದಾದಾನನ್ನೇ

ಕರೆಸಬೇಕು. ಮಹಡಗ ಪಾದಲ್ಯಿಯ ಕೀರ್ತಿಯನ್ನು ಸುತ್ತಲೇಲ್ಲ ಹರಡಿದ್ದಾನೆ. ಪಡದಯ್ಯನವರಿಗೆ ಆಶ್ಚರ್ಯವಾಯಿತು. ದಾದಾನನ್ನು ತಾವು ಮೆಚ್ಚಿದ್ದೇಕೆ? ಎಲ್ಲರಿಗಿಂತ ಹೆಚ್ಚಾಗಿ ಅವನ ಮೇಲೆ ತಮಗೆ ದ್ವೇಷವಿತ್ತು! ಅಂದಮೇಲೆ ಈ ಸ್ಲಾದ ಜೀತಿ ಅವನ ಬಗ್ಗೆ ಹೇಗೆ ಮಟ್ಟಿಕೊಂಡಿತು? ಪಡದಯ್ಯನವರು ಇನ್ನೊಂದು ಮಗ್ನಲಿಗೆ ಹೋರಳಿ ನಿದ್ದೆ ಮಾಡುವ ಪ್ರಯತ್ನ ಮಾಡಿದರು. ಆದರೆ ಯೋಚನೆ ಅಥಿಕಪ್ರಸಂಗಿಯಂತೆ ಅಲ್ಲಿಯೂ ಬೇನ್ನಟ್ಟಿತು. ಹೌದು ತಾವೇಕೆ ದಾದಾನನ್ನು ಮೆಚ್ಚಿದ್ದು? ಹಾಂ ಚಿಮಣಾ? ಅವಳಿಗೆ ಮರದಲ್ಲಿದ್ದರೆ ಎಂಬ ವಿಚಾರ ಮಿಂಚಾಗಿ ಹೊಳೆಯಿತು. ಏಕಾಕಿಯಾಗಿ ಹೀಗೆ ಮರದಲ್ಲಿ ಬಿದ್ದುಕೊಂಡಿರುವದು ಅಸಹನೀಯವನಿಸಿತು. ಅವಳ ರೂಪ ಕಣ್ಣಿಗೆ ಕಟ್ಟಿದಂತಾಯಿತು. ತನ್ನ ಮರ್ಯಾದೆ ತೆಗೆದ ಡಾಕಿನಿ ಎಂದೋಮೈ ಅವಡುಗಳಿದ್ದರು. ಸಿಟ್ಟು ತಡೆಯಲಾಗದೆ ಹಾಸಿಗೆಯ ಮೇಲೆ ಎದ್ದು ಕುಳಿತು ಒಮ್ಮೆ ಆಕಳಿಸಿದರು.

ಚಿಮಣಾಳೋದನೆ ತಾವಿಟ್ಟುಕೊಂಡ ಸಂಬಂಧವೆಲ್ಲ ಪಡದಯ್ಯನವರಿಗೆ ಮರುಕಳಿಸಿ ಬಂದಂತಾಯಿತು. ತನ್ನ ಮಗನ ತಂದೆ ಪಡದಯ್ಯನವರೇ ಎಂದು ಅವಳು ಜನನ ರಜಿಸ್ಟರದಲ್ಲಿ ಹಚ್ಚಿಸಿ ಜಗತ್ತಿಗೇ ಸಾರುವಾಕೆ! ಮೇಲಾಗಿ ತಮಿಬ್ಬರ ಸಂಬಂಧಲ್ಲಿ ರಹಸ್ಯವೆಂಬುದೇನೂ ಉಳಿದೇ ಇಲ್ಲ. ಅಂದಮೇಲೆ ತಾವು ಇನ್ನೊಂದು ಸಾಹಸವನ್ನೇಕೆ ವೂಡಬಾರದು? ಚಿಮಣಾಳನ್ನು ಡಾಣಾಡಂಗುರವಾಗಿ ಮರದಲ್ಲಿಯೇ ತಂದಿಟ್ಟುಕೊಂಡರೆ? ಸನ್ಯಾಸಿಯ ಸಂಸಾರವನ್ನು ನೋಡಿ ಜನರು ನಗಬಹುದು, ಆದರೆ ಈಗೇನು ಬಿಟ್ಟಿದಾರೆ? ಮೇಲಾಗಿ ಅವರು ನಗುವುದಾದರೂ ಎಷ್ಟು ದಿನ? ಅವರಿಗೇನು ಇದೊಂದೇ ಕೆಲಸವೇ?

ಅಡುತ್ತಾಡುತ್ತ ಈ ವಿಚಾರ ಪಡದಯ್ಯನವರನ್ನು ಬಲವಾಗಿ ಹಿಡಿಯಿತು. ಎಷ್ಟು ದಿನ ಚಿಮಣಾ ಯಶವಂತರಾಯರ ಹತ್ತಿರ ಇರಬೇಕು? ಮುದುಕ ಅವಳನ್ನು ಯಾರಿಗಾದರೂ ಹೊಟ್ಟು ಲಗ್ನಮಾಡಿಬಿಡುವ ಬಂಟ. ಅದಕ್ಕೆ ಅವಕಾಶ ಕೊಟ್ಟರೆ ತಮ್ಮ ಮರ್ಯಾದೆ ಇನ್ನೂ ಕೆಳಗಿಳಿದೀತು! ಪಡದಪ್ಪನವರು ಅವಮರ್ಯಾದೇಗೀಡಾಗುವ ಹೇಡಿಯಲ್ಲ ಎಂದು ಜನಕ್ಕೆ ಗೊತ್ತಾಗಬೇಕು. ಕೂಸಿನ ಮೇಲೆ ಅನಾಯಾಸವಾಗಿ ತಮಗೆ ಈಗ ಹಕ್ಕು ಬಂದಿದೆ. ಕೂಸನ್ನೇ ಇಲ್ಲಿ ತಂದಿಟ್ಟರೆ ತಾನಾಗಿಯೇ ಇಲ್ಲಿಗೆ ಬರಬಹುದು.

ಪಡದಯ್ಯನವರಿಗೆ ವಿಚಾರ ಮಾಡಿ ಮಾಡಿ ತಲೆನೋವು ಎದ್ದಿತು. ರಾತ್ರಿಯ ಭಯಾನಕ ನೀರವತೆಯಲ್ಲಿ ಅವರು ಕೂಸಿನಪ್ಪು ದುರ್ಬಲರಾಗಿದ್ದರು. ಏಕಾಕಿತನ

ಸಹಿಸಲು ಬಾರದಪ್ಪ ತೀವ್ರ ವೇದನೆಯನ್ನುಂಟುಮಾಡಿತ್ತು. ಒಂದು ಕ್ಷಣ ತಮ್ಮ ಸನ್ಯಾಸಿಯ ಸ್ಥಿತಿ ಒಂದು ಶಾಪವೆಂದೆನಿಸಿತು. ಮೈಯೆಲ್ಲ ಉರಿಯುತ್ತಿತ್ತು. ಅದಕ್ಕೆ ಜೀಜಧವೆಂದು ಮತ್ತೊಂದು ಪರಣಿ ಸರೆ ಜಿಗಿದು ಮಲಗಿದ್ದ ಕರಿಯನ್ನು ಕೊಗಿದರು.

“ಲೇ ಕರಿಯಾ, ಲಗೂ ಏಳಲೇ ಕುದುರಿ ಸಜ್ಜಮಾಡು” ಎಂದು ಒದರಿಕೊಂಡರು. ಕರಿಯ ಒಡಮುರಿದು ಎದ್ದು ಸ್ವಾಮಿಗಳನ್ನು ನೋಡಿದ. ಮುಖ ಕಿವುಚಿ ಕಣ್ಣ ಮುಚ್ಚಿಕೊಂಡೇ ಕುಳಿತ. ಪಡದಯ್ಯನವರು ಮತ್ತೊಮ್ಮೆ ಹೇಳಬೇಕಾಯಿತು. ಕರಿಯನಿಗೆ ಆಫ್ಷಯವಾಗಿ ಹೊರಗೆ ನಡೆದು ಆಕಾಶದತ್ತ ನೋಡಿದ. ಮೋಡ ಮುಸುಕಿದ್ದರಿಂದ ಚಿಕ್ಕಗಳೊಂದೂ ಕಾಣುತ್ತಿರಲಿಲ್ಲ. ಹೊತ್ತು ಎಷ್ಟಾಗಿದೆ ಎಂದು ತಿಳಿಯಲು ಅವಕಾಶವೇ ಇರಲಿಲ್ಲ. ಅಷ್ಟರಲ್ಲಿ ಹೋಳಿಯೋಂದು ಕೊಗಿ ಬೇಳಕು ಹರಿಯಲು ಬಂದಿದೆಯಿಂದು ಸೂಜಿಸಿತು. ಕರಿಯ ಕುದುರೆಗೆ ಧಡಿ ಹಾಕಿ ಸಜ್ಜಗೊಳಿಸಿದ.

ಪಡದಯ್ಯನವರು ತಯಾರಾಗಿ ನಿಂತ ಕುದುರೆಯನ್ನೇರಿ ಹೊರಹೊರಟರು. ಹೋಗುವಾಗ ಒಂದು ಮಾತನ್ನು ಕರಿಯನಿಗೆ ಹೇಳಲಿಲ್ಲ. ಎಲ್ಲಿಗೆ ಹೊರಟರೆಂದು ಕೇಳುವ ಬಯಕೆ ಕರಿಯನಿಗಾಗಿತ್ತು. ಆದರೂ ಪ್ರಶ್ನಮಾಡಿ ಅಡ್ಡಬಾಯಿ ಹಾಕಬಾರದೆಂದು ಪ್ರಯತ್ನಪೂರ್ವಕವಾಗಿ ಅದನ್ನು ತಡೆದುಕೊಂಡ. ಸುಮ್ಮನೆ ಮೂಕಪ್ರೇಕ್ಷಕನಾಗಿ ಮರದ ತಲೆಬಾಗಿಲಲ್ಲಿ ನಿಂತುಬಿಟ್ಟ, ಪಡದಪ್ಪನವರೂ ಅವರ ಕುದುರೆಯೂ ನಸುಕಿನ ಮುಂಗಾಳಿಯಲ್ಲಿ ಕರಗಿಹೋದರು.

ಪಾದಳ್ಳಿಗೆ ಬೇಕಾದಪ್ಪ ಡೋಲು ಹಾಗೂ ತಗಾಯಿ ಸಾಲವನ್ನು ಮಂಜೂರ ಮಾಡುತ್ತೇವೆಂದು ಗಿಬ್ಬನ್ ಸಾಹೇಬರು ಹೊಟ್ಟ ಆಶ್ವಾಸನವನ್ನು ಹೊತ್ತುಕೊಂಡೇ ಲಿಂಗಪ್ಪ ಪಾದಳ್ಳಿಗೆ ಬಂದ. ಅವನ ಗೌಡಿಕ ಪಾಳಿಯ ನೇಮಣಾಕಿಯ ಕೆಲಸವೂ ಆದಂತಾಗಿತ್ತು. ಆದರೆ ಪಡದಯ್ಯನವರು ಉರಲ್ಲಿಲ್ಲವೆಂದು, ಲಿಂಗಪ್ಪ ಮರದಲ್ಲಿ ಕಾಲಿಟ್ಟಕೂಡಲೇ ಕರಿಯ ಅವನಿಗೆ ಹೇಳಿದ. ಲಿಂಗಪ್ಪಗೌಡನ ಉತ್ಸಾಹಕ್ಕೆ ಬಂದ ಉಷ್ಣ ಜರುನೆ ಇಳಿದಂತಾಯಿತು. ಪಡದಪ್ಪನವರು ಎಲ್ಲಿಗೆ ಹೋಗಿರುವರೆಂಬುದೂ ತಿಳಿಯದು. ಮರಳಿ ಬರುವದೂ ತಿಳಿಯದು. ಹೀಗಾಗಿ ಲಿಂಗಪ್ಪನ ಮನಸ್ಸಿನಲ್ಲಿ ತುಂಬಿದ ಹಿಗ್ಗು ಅಲ್ಲಿಯೇ ಉಳಿದು ಹಳಸುವಂತಾಯಿತು. ಈ ಮನಃಸ್ಥಿತಿಯಲ್ಲಿ ಅ ಒಂದು ದಿನವನ್ನು ಕಳೆಯುವುದೇ ಅಸಾಧ್ಯವೆನಿಸಿತು.

ಆದರೆ ಗೌಡರು ಬಂದಿರುವರೆಂಬ ಸುದ್ದಿ ಆಗಲೇ ಪಾದಳ್ಳಿಯ ತುಂಬ ಹರಡಿತ್ತು. ಗೌಡರನ್ನು ಕಾಣಲು ಜನರು ಮರಕ್ಕೆ ಬರತೊಡಗಿದರು. ಹಿರೇ

ಕುರುಬ ಮಾಯಪ್ಪ ಬಂದು 'ರಾಮ-ರಾಮ' ಮಾಡಿ, "ಹೋದ ಕೆಲಸ ಗಂಡೋ ಹೆಂತ್ವೋ?" ಎಂದು ಕೇಳಿದಾಗ ಲಿಂಗಪ್ಪನಿಗೆ ಆಪ್ತಮಿತ್ರನೊಬ್ಬನನ್ನು ಕಂಡಂತೆ ಹಷಟ ಉಕ್ಕಿತು; ಮುಖ ಅರಲಿತು. ಮೀನೆ ಸ್ವಲ್ಪ ಉದ್ದ್ವಘಾದಂತೆನಿಸಿ ಅವುಗಳನ್ನು ಮಿದುವಾಗಿ ಸವರಿದ. "ಗಂಡ ಕೆಲಸ ಮಾಡಿಕೊಳ್ಳಿದೆ ಬರಲಿಕ್ಕೆ ಈ ಲಿಂಗಪ್ಪಾಡ ಕೈಯಾಗ ಬಳಿ ತಟ್ಟಿಲ್ಲ ಮಾಯಾಪ್ಪ! ಇನ್ನು ಮ್ಯಾಗ ಪಾರ್ವತೀವ್ವ ಮೂಗು ಏರಿಸಿಕೊಂಡು ಅಡ್ಡಾಡದ್ದಾಂಗ ಕೆಲಸಾ ಮಾಡಿಕೊಂಡು ಬಂದೀನು" ಎಂದು ಹೇಳಿ ಮನಸೋಕ್ತ ನಕ್ಕಬಿಟ್ಟ.

"ಹಾಗಾರ ಗೌಡರ, ಉರಿಗೆಲ್ಲ ಸಕ್ಕರಿ ಹಂಚಾಕ ಬೇಕಾತ್ಲಲ್ಲಿರಿ?" ಎಂದು ಮಾಯಪ್ಪ ಗೌಡಿಕೆಯ ಪಟ್ಟ ಸ್ಥಿರವಾಗಲು ಉಪಾಯ ಹೇಳಿದ. ಲಿಂಗಪ್ಪ ವಿಧಿಯಲ್ಲಿದೆ ಒಪ್ಪಬೇಕಾಯಿತು. ಆದರೆ ವಾಸ್ತವಿಕ ಸಂಗತಿಯೆಂದರೆ ಅವನ ಹತ್ತಿರ ಬಂದು ಕಾಸೂ ಕೊಡ ಇರಲಿಲ್ಲ. ಪಡದಯ್ಯನವರಿದ್ದಿದ್ದರೆ ಹತ್ತಿಪತ್ತು ರೂಪಾಯಿಯ ವ್ಯವಸ್ಥೆ ಮಾಡಬಹುದಿತ್ತು. ಆದ್ದರಿಂದ ಮಾಯಪ್ಪನ ಸೂಚನೆಯನ್ನು ಒಪ್ಪಿದ್ದರೂ ತನ್ನ ತತ್ವಾಲೀನ ಅಸಾಮುದ್ರವನ್ನು ಪರ್ಯಾಯವಾಗಿಯಾದರೂ ತೀಳಿಸಬೇಕಾಗಿತ್ತು.

"ಮಾಯಪ್ಪ, ಏನ ಆಗಬಾರದ್ದು ಆಗೇತಿ ಅಂತ ಸಕ್ಕರಿ ಹಂಚಬೇಕು? ಹಿಂದಕ ಮಾಮಲೇದಾರರು ವಾರಸಾ-ಹಕ್ಕ ಕಾಯಮ ಮಾಡಿದ್ದಕ್ಕ ಸಕ್ಕರಿ ಹಂಚಿದಿವಿ. ಅದಕ್ಕ ಪಾರ್ವತೀವ್ವ ಅಪೀಲು ಮಾಡಿದಳು. ಸಕ್ಕರಿ ಹಂಚಿದ್ದ ನನಗ ಆಗಿಬರೂದಿಲ್ಲೋ" ಎಂದು ಲಿಂಗಪ್ಪ ರಾಗವೇಳಿದ.

"ಭೇ ತಗೀರಿ, ಎಂತಾ ಮಾತಾ ಆಡತೇರಿ? ಸಕ್ಕಿ ಹಂಚಿದ್ದಕ್ಕ ಅಪೀಲಿನ್ನಾಗ ನಿಮ್ಮ ಗೌಡಕಿ ಗರಸಿನ್ನಾಗ ಗೂಟಾಬಡದ್ದಾಂಗ ಕಾಯಮ ಆಗಿ ಬಂತು. ಆಗಿಬಂದಿಲ್ಲ ಅಂತ ಯಾತರಮ್ಯಾಗ ಅಂತೀರಿ ಗೌಡರ? ನಿಮಗ ಬ್ಯಾಡಾಗಿದ್ದರೂ ನಿಮ್ಮ ಉರ ಗೌಡರ ಮರ್ಯಾದಿ ನಮಗ ಬ್ಯಾಡ? ಬಾಳಾರಾಮನ ಅಂಗಡಿಗ ಹೋಗಿ ನಾಲ್ಕು ಮಣಾ ಸಕ್ಕರಿ ತಂದು ನಾನ ಹಂಚಿಬಿಡತೀನು. ಆತಿಲ್ಲೋ?" ಮಾಯಪ್ಪ ಹಟಕಿಂದ ವಾದಿಸುವವರಂತೆಯೇ ಹೇಳಿದ.

"ಎಂದಿಲ್ಲದ ಈಗೇನ ಅಂತಾ ಹರುಪು ಬಂದೃತಿ ಮಾಯಪ್ಪ ನಿನಗ? ನನಗಿಗ ಆಗ್ನೇತರೆ ಏನು?" ಲಿಂಗಪ್ಪ ಇನ್ನೂ ಅವರನ್ನು ವಿಮುಖಗೊಳಿಸಲು ನುಡಿದ.

ಇನ್ನೇನಾಗಬೇಕಂತೀರಿ ಗೌಡರ? ಉರ ಭೂಮಿಯೊಳಗ ಚಾರಾಣ ಭಾಗದ ಭೂಮಿಗೆ ಮಾಲಕ ಆದಿರಿ. ಉರ ಧೋರಿತನ ನಡಸೂ ಗೌಡಿಕೆ

ದಪ್ತರ ಕೈಯಾಗಬಂತು. ಲೇ ಕರಿಯಾ, ಬಾಳಾರಾಮನ ಅಂಗಡಿಗೆ ಹೋಗಿ ನಾಲ್ಕು ಮಣಿ ಸಕ್ಕರಿ ತತ್ತಾರಲೇ. ಸುತ್ತುಕಡೆ ದೇವರಿಗೊಂದೊಂದರಂತೆ ಹದನಾರ ಟಿಂಗಿನಕಾಯಿ, ಪೂಜಾರಿಗೋಲಿಗೆ ಕೊಡಲಾಕ ಮೂರು ರೂಪಾಯಿ ಚಿಲ್ಲರು, ಗೌಡರು ಹೇಳ್ಯಾರಂತ ಹೇಳಿ ಬರೆಸಿ ತೆಗೊಂಡಬಾ. ಹಾಗ ವಲಗಿಯವರಿಗೆ, ತಾಸೆ-ಬಜಂತ್ರಿಯವರಿಗೆ ಹೇಳಿ ಬಾ. ಗೌಡರ ಮೆರವಣಿಗೆ ತಗಿಯೂದ್ದೇತಿ, ಗಡಾನ ಮರಕ್ಕೆ ಬರ್ತಿ ಅಂತ ಹೇಳಿ ಅಂಗಡಿಗೆ ಹೋಗು.” ಮಾಯಪ್ಪ ಅಧಿಕಾರವನ್ನಲ್ಲಿ ಕೈಯಲ್ಲಿ ತೆಗೆದುಕೊಂಡು ಆಜ್ಞೆಮಾಡಿದ. ಅವರ ಉತ್ಸಾಹದ ಮಾತಿಗೆ ಪ್ರತಿಯಾದದೆ ಲಿಂಗಪ್ಪ ಸಮೃತಿ ಕೊಟ್ಟಂತೆ ಮಾಡಿ ಕುಳಿತುಬಿಟ್ಟ

ಲಿಂಗಪ್ಪಗೌಡನ ಮೆರವಣಿಗೆ ಮರದಿಂದ ಹಣಮಂತದೇವರ ಗುಡಿಗೆ ಹೋಗಿ ಅಲ್ಲಿಂದ ಗ್ರಾಮಪ್ರದಕ್ಷಿಣೆ ಮಾಡಿಕೊಂಡು ಗೋಪಾಳಕೃಷ್ಣನ ಗುಡಿಗೆ ಬಂದಾಗ ಆಗಲೇ ಸಾಯಂಕಾಲವಾಗಿತ್ತು. ಅಂದು ಆಷಾಢ ವರ್ದ್ಯ ಏಕಾದಶಿಯಾದ್ವರ್ತಿಂದ ಬಾಳಾಚಾರ್ಯರು ಪುರಾಣ ಹೇಳಿ ಇನ್ನೂ ಅಲ್ಲಿಯೇ ಕುಳಿತಿದ್ದರು. ಗೌಡರ ಓಟಿಯಿಂದ ನೀರಗಸೆಯ ಮಾರ್ಗವಾಗಿ ಗುಡಿಯ ಕಡೆಗೇ ಬರುತ್ತಿರುವ ಲಿಂಗಪ್ಪನ ಮೆರವಣಿಗೆಯನ್ನು ನೋಡಿಯೂ ನೋಡದವರಂತೆ ಕುಳಿತಿದ್ದರು.

ಮೆರವಣಿಗೆ ಗುಡಿಗೆ ಬಂದಿತು. ಲಿಂಗಪ್ಪಗೌಡ ದೇವರಿಗೆ ನಮಸ್ಕರಿಸಿದ. ಅವನ ಬದಿಗೇ ನಿಂತಿದ್ದ ಮಾಯಪ್ಪ “ದೇವರಿಗೆ ಕಾಯಿ ಒಡೀಬೇಕು. ಅಚಾರೆಪ್ಪ, ಕುಂತೀರ್ಯಾಕ ಏಳ್ಳು” ಎಂದು ಸ್ಥಳ್ಪಿಟ್ಟ ಬರಟಾಗಿಯೇ ಹೇಳಿದ.

ಆಚಾರ್ಯರು ಗೋಳಣತ್ತಿ ನೋಡಿದರು. ಅವರಿಗೆಲ್ಲ ತಿಳಿದಿತ್ತು; ಆದರೆ ಪರಿಸ್ಥಿತಿಯ ವಿರುದ್ಧವಾಗಿ ಹೋರಾಡುವರಲ್ಲಿ ಅರ್ಥವಿಲ್ಲವೆಂದೆನಿಸಿತ್ತು. “ಇಂತೆ ಏಕಾದಶಿ. ದೇವರಿಗೆ ಕಾಯಿ ಒಡದು ಸ್ನೇಹದ್ಯ ಕೊಡಲಿಕ್ಕೆ ಬರಾದುಲ್ಲ. ಅದು ನಿಷಿದ್ಧ” ಎಂದು ತಮಗೇ ಹೇಳಿಕೊಳ್ಳುವಂತೆ ನುಡಿದರು. “ನಿಮಗೆ ಬ್ಯಾಡಾದರ ಬಿಡರಿ. ಕಾಯಿ ಒಡದು ಕಪ್ಪಾ ಹಚ್ಚಿದರ ದೇವರೇನು ಒಲ್ಲೆ ಅಂತಾನ?” ಎಂದು ಲಿಂಗಪ್ಪ ಕೇಳಿಕಿದ.

ಆಚಾರ್ಯರು ಅವನ ಮಾತಿಗೆ ನಕ್ಕು ಜೀಷ್ಟೆಗೆಂಬಂತೆಯೇ ಹೇಳಿದರು; “ಅಲ್ಲೋ ಲಿಂಗಪ್ಪ, ಮಾಯಪ್ಪನಂತೂ ಜಾತ್ಯಾ ಕುರುಬ. ನಾ ಹೇಳಿದ್ದು ಅವನಿಗೆ ತಿಳಿಯೂದಿಲ್ಲ. ಅಂತ ಅವಗ ತಿಳಿಸಿ ಹೇಳಬೇಕಾಗು. ಆದರೆ ನೀನೂ ಹೀಗ ಮಾತಡತೀ ಅಂತಂದಮ್ಮಾಲೆ ಅವನಕಿಂತಾ ಹೆಚ್ಚಿನ ಕುರುಬ ನೀನ ಅದೆಲ್ಲಾ!” ಎಂದು ಮಾತನ್ನು ಹಾಸ್ಯದಲ್ಲಿ ತೇಲಿಸಿದರು.

ಹಿಂದೆ ಎಷ್ಟೋ ಬಾರಿ ಆಚಾರ್ಯರು ಹೀಗೆ ಜೇಷ್ಟೆ ಮಾಡಿದ್ದರು. ಆಗಲ್ಲ ಲಿಂಗಪ್ಪ ನಕ್ಕಿಬಿಡುತ್ತಿದ್ದ. ಆದರೆ ಈಗ ಪರಿಸ್ಥಿತಿ ಬದಲಾಗಿತ್ತು, ಮುದುಕ ತನ್ನ ಹುಟ್ಟನ್ನೇ ಬಯಲಿಗೆಂದನೆಂದು ಸಿಟ್ಟು ಬಂದಿತು. ಆದರೂ ಅದನ್ನು ತೋರೆಗೊಡೆ “ನಿಮ್ಮಂತವರ ಮುಂದ ಎಲ್ಲಾರೂ ಕುರುಬರ ಅಲ್ಲರೇ?” ಎಂದು ನಕ್ಕ “ಆಚಾರೆಪ್ಪಗ ಸಕ್ಕರಿ ಕೊಡರೆಲೇ” ಎಂದು ಆಚಾಳಿಸಿದ.

“ಇಲ್ಲ ನೋಡು ಲಿಂಗಪ್ಪ, ಇಂದ ಏಕಾದಶಿ, ದಾನ ಪರಿಗ್ರಹ ವಜ್ರ್ಯಾಂ” ಎಂದು ಆಚಾರ್ಯರು ಹೇಳಿ ಕೈಸನ್ನೇಯಿಂದಲೇ ಸಕ್ಕರೆಯನ್ನು ಬೇಡವೆಂದರು.

“ಆಚಾರೆಪ್ಪ, ಇನ್ನು ಮ್ಯಾಗ ಹಿಂದಿನವರನ್ನೆಲ್ಲ ಮರೀಬೇಕು. ಉರ ಗೌಡ ಆಗಿ ಬಂದೀನು, ನನ್ನ ಮಾತಿಗೆ ಬೆಲಿ ಕೊಡಬೇಕಾಕ್ಕೇತ್ತಿ” ಎಂದು ಲಿಂಗಪ್ಪ ದರ್ಶಾಯುತವಾಗಿಯೇ ಮಾತಾಡಿದ.

“ಈ ಮೆರವಣಿಗಿ, ಈ ಸಕ್ಕರಿ ಹಂಚುಡು ಇದನ್ನು ನೋಡೇ ನನಗ ಗೂತ್ತಾಗೇದ ಲಿಂಗಪ್ಪ, ಅದನ್ನೇನು ಬಾಯಿ ಬಿಂಬಿ ಹೇಳೋ ಕಾರಣ ಇಲ್ಲ. ಆದರು, ಅಧಿಕಾರ ಬಂದರೂ ಸ್ವಲ್ಪ ತಗ್ಗಿ ಮಾತಾಡಬೇಕಾಗತದ. ಹಾದೇ ಹಿಡು ನೀತಿಸಮೃತವಾಗಿ ಯಾರೂ ಮಾತಾಡಿದರೂ ಬೆಲಿ ಕೊಡಬೇಕಾಗತದ. ಆದರ ಸಿಕ್ಕಿಸಿಕ್ಕುಂಗ ಮಾತಾಡಿದರ ಗೌಡ ಇದ್ದರೂ ನಾ ಏನು ಬೆಲಿ ಕೊಡುಬ್ಬಲ್ಲ. ಇಪ್ಪೋತ್ತ ಏಕಾದಶಿ ಅಂತ ಹೇಳಿನಿ. ನಾ ಎರಡನೇ ಮಾತಾಡಲಿಕ್ಕೆ ತಯಾರಿಲ್ಲ,” ಆಚಾರ್ಯರು ಗಟ್ಟಿಯಾಗಿಯೇ ಹೇಳಿದರು.

“ಆಚಾರೆಪ್ಪ ಏಕಾದೋಶಿ ಮಾಡ್ಯಾನಂತರೆಪೋ. ಹಸದ ಹಾರವನನ್ನು ತಡವಬಾರದು ಅಂತಾರು. ನಡೀರೆಲೆ” ಎಂದು ಲಿಂಗಪ್ಪ ಪರಿವಾರವನ್ನೆಲ್ಲ ಗುಡಿಯಿಂದ ತಿರುವಿಕೊಂಡು ನಡೆದ.

ಮತದಲ್ಲಿ ಲಿಂಗಪ್ಪಗೌಡನಿಗೆ ಗೌರವ ಸಲ್ಲಿಸಲು ತಕ್ಕವರಾರು ಬಂದಿರಲಿಲ್ಲ. ಬಿರಾದಾರ ಗೌಡರು, ಗೌಡರ ಭೂಮಿಗಳನ್ನು ಸಾಗುವಳಿಗೆ ಹಿಡಿದ ರೈತರು, ಜಾಗಿರದಾರರ ರೈತರು ಇವರಲ್ಲಿ ಒಬ್ಬರಾದರೂ ಅಲ್ಲಿರಲಿಲ್ಲ. ಭೂಮಿಯಿಲ್ಲದ ಕುರುಬರು, ಹೊಲೆ ಮಾದಿಗರು, ಉಪಾರರು ಮೊದಲಾದವರೇ ನೇರೆದಿದ್ದರು. ಲಿಂಗಪ್ಪಗೌಡನಿಗೆ ಈ ಸಂಗತಿ ಲಕ್ಷ್ಯದಲ್ಲಿ ಬರದೆ ಹೋಗಲಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸದಿದ್ದವರೆಲ್ಲ ಪಾರ್ವತೀವಿಷ್ಣು ಪದ್ಮಕ್ಕೆ ಸೇರಿದವರಿರಬೇಕೆಂದು ತರ್ಕ ಕಟ್ಟಿದ.

ಮೆರವಣಿಗೆಯ ಅಭ್ಯರ ಮುಗಿದು, ಸಕ್ಕರೆ ಹಂಚುವದಾದ ಮೇಲೆ ಲಿಂಗಪ್ಪಗೌಡನ ಪರಿವಾರ ಮತದಲ್ಲಿ ಸೇರಿತು. ಲಿಂಗಪ್ಪ ಅವರಿಗೆಲ್ಲ ಗಿಬ್ಬನ್

ಸಾಹೇಬರು ಕೊಟ್ಟಿ ಆಶ್ವಸನದ ಸುದ್ದಿಯನ್ನು ಹೇಳಿದ. ಪರಿವಾರಕ್ಕೆಲ್ಲ ಸಂತೋಷವಾಯಿತು. ಪಾದಳಿಯ ದ್ಯುವ ತೆರೆಯಿತೆಂದು ಲಿಂಗಪ್ಪನನ್ನು ಕೊಂಡಾಡಿದರು.

ಪಡದಪ್ಪನವರಿಲ್ಲದ್ದರಿಂದ ಗಾಂಜೀ ಮಿದ್ದುವ ಕೆಲಸವಿಲ್ಲದೆ ಕರಿಯಪ್ಪ ಅಡ್ಡಾಗಿ ಬಿಟ್ಟಿದ್ದು. ತೀರ್ಥಪ್ರಾಶನದ ಆಸೆಗಾಗಿಯೇ ಅಲ್ಲಿ ನೆರೆಯುವ ಭಕ್ತ ಪರಿವಾರವೆಲ್ಲ ನೋಣಜಾಡಿಸುತ್ತ, ತೇಲುಗಣ್ಣ ಮೇಲುಗಣ್ಣಹಾಕುತ್ತ ಕುಳಿತಲ್ಲಿಯೇ ಕುಳಿತ್ತು. ಯಾರೆಂಬುರ ಮುಖಿದ ಮೇಲೂ ಚಿಪ್ಪಿದರೆ ಒಂದು ಹನಿ ರಕ್ತ ಕೂಡ ಜಿಮ್ಮೆವಂತಿರಲ್ಲ. ಲಿಂಗಪ್ಪಾಡನ ಬಾಯಿಪಚಾರದಿಂದ ‘ತೀರ್ಥಭಕ್ತರ ಕಾತಕ-ಹೃದಯ ಹೇಗೆ ತಣೆಯಬೇಕು?

ಅಷ್ಟರಲ್ಲಿ ಹೊಲೆಯರ ರುದ್ರ ತಡೆಯಲಾರದೆ ಬಾಯ್ತುರೆದ: “ಯಪ್ಪಾ, ಮದ್ದಾನದಿಂದ ಓಡಾಡಿ ಓಡಾಡಿ, ಜನಾ ಕೈಕಾಲು ಸರಪುಗಟ್ಟಿ ಕುಂತ್ಯೆತಿ. ಸೊಲಪ ತೀರ್ಥ ಮಂಜಾರಿ ಮಾಡಿಸಿಬಿಟ್ಟಿರ ಮಜಾ ಅದೀತ ಯಪ್ಪಾ” ಎಂದು ನೆನಪು ಮಾಡಿಕೊಟ್ಟು.

“ಅವನವರು ಇಲ್ಲದಾಗ ತೀರ್ಥದ ನೆನಪು ತಗೂದಂದರೇನಲೆ ರುದ್ರಾ? ಆಸ್ಯಾದ (ಆಷಾಧ)ದಾಗ ಹೊಲ್ಯಾ ಸಿ ತೆನಿ ಬೇಡಿ ಅತ್ತನಂತ, ಕೇಳಿದಿಲ್ಲೋ?” ಮಾಯಪ್ಪ, ಪಡದಪ್ಪನವರಿಲ್ಲದಾಗ ತೀರ್ಥದ ನೆನಪೂ ಕೂಡ ಪಾಪವೆಂಬಂತೆ ರುದ್ರನನ್ನು ಜಬರಿಸಿದ.

“ಗೊತ್ತಿಲ್ಲದ ಏನ ಯಪ್ಪಾ? ಅದರ ಮೈಯುಂಡ ಚಟ್ಟಾ ಏನೇನೋ ನುಡಸತ್ಯೆತಿ. ಹಾಗಾರ ಈ ಜನಾ ಎಲ್ಲಾ ಇನ್ನು ಮನಿಗೆ ಹೋಗಲಿ ಅಂತ ಅಪಣಿ ಕೊಟ್ಟಿ ಬಿಡರಿ” ಎಂದು ರುದ್ರ ನಿರಾಶೆಯಿಂದ ಬೆಂದ ಹೃದಯದವನಾಗಿ ಹೇಳಿದ. ಅವನ ಈ ಒಡಕು-ನುಡಿಗಳನ್ನು ಕೇಳಿ ಲಿಂಗಪ್ಪನಿಗೇ ಕೆಡುಕೆನಿಸಿತು. ತನ್ನ ನಿಷ್ಘಾಂಜನತ್ವವನ್ನು ನೆನೆದು ನಾಜಿಕೆಯೂ ಆಯಿತು. ಆದರೆ ತೀರ್ಥವಿಲ್ಲದೆ ಇಂಥ ಉತ್ಸವ ಪ್ರಸಂಗದಲ್ಲಿ, ಹಾಗೆಯೇ ಮಲಗಬೇಕೇ? ಒಂದು ಪ್ರಯತ್ನ ಮಾಡಿ ನೋಡೋಣವೆಂದು ಅವನಿಗನಿಸಿತು. “ಲೇ ಕರಿಯಾ, ಕಾಯಿ ಏನಾದರೂ ಕಾದಿದ್ದರ ದೃವಕ್ಕ ತಂದು ನೀಡಲೇ?” ಎಂದು ಸುಮುನೆ ಹರಳೋಗೆದು ನಿರೀಕ್ಷಿಸಿದ.

“ಒಂದು ಜಾಗಾದಾಗ ಅದಾವು ಕರೆ. ಆದರ ರೋಬಿ ದುಡ್ಡಿ ಕೊಟ್ಟಿರ ಸಿಗತಾವು. ರೂಪಾಯಿ ಕೊಡ್ಡಿ ಗೌಡರ, ಗಸಗ್ಗನ ಹೋಗಿ ತಂದು ಕೊಡತೇನು” ಎಂದು ಮಾಯಪ್ಪ ಹೇಳಿದಾಗ ಲಿಂಗಪ್ಪನ ಮುಖ ಕಳೆಗುಂದಿತು. ಗೌಡರ ಕೈಯಲ್ಲಿ ಹಣವಿಲ್ಲವೆಂದು ಮಾಯಪ್ಪನಿಗೆ ಕೂಡಲೇ ಗೊತ್ತಾಯಿತು. ಆದರೂ

ಲುದ್ದರಿ ತರುವ ಪ್ರಯತ್ನವನ್ನು ಮಾಡಿ ನೋಡೋಣವೆಂದು ಎಷ್ಟು ಹೊಲೆಯರ ರುದ್ರ ಅವನ ಸಂಗಡ ತಾನೂ ಹೊರಟು. “ನೀನ್ನಾಕಲೇ? ಸುಮಾಕ ಕೆಡಬಾರದ?” ಎಂದು ಲಿಂಗಪ್ಪ ಗದ್ದರಿಸಿದ. ಆದರೂ ಅವನು ಅದನ್ನು ಶಿವಿಗೆ ಹಾಕಿಕೊಳ್ಳಲೇ ಇಲ್ಲ.

ಮಾಯಪ್ಪ ಹೊರಟದ್ದು ತನ್ನ ಮನೆಯಲ್ಲಿಯ ಕಾಯಿಗಳನ್ನು ತರುವದಕ್ಕಾಗಿ. ನಾಗರ ಪಂಚಮಿ ಸಮೀಪಕ್ಕೆ ಬಂದದ್ದರಿಂದ ಕುಡುಕರಿಗೆ ನಾಲ್ಕು ಬಾಟ್ಟಿ ಸೇರೆ ಮಾರಿ ದುಡ್ಡ ಗಳಿಸಬಹುದೆಂದು ಅವನು ಭಟ್ಟಯಿಟ್ಟು ಆರು ಬಾಟ್ಟಿ ಸೇರೆ ತಯಾರಿಸದ್ದ ರುದ್ರನ ಅವಿವೇಕದಿಂದ ಈ ಗುಟ್ಟಿರಟ್ಟಿಗೆಬಹುದೆಂಬ ಭೀತಿಯಿಂದ “ರುದ್ರಾ ನಿನ್ನೊಂದು ಕಾಯಿ ಬ್ಯಾರೆ ಮುಟ್ಟಿಸ್ತಿನು. ಆದರ ನನ್ನ ಮನ್ಯಾಗಿನ ಕಾಯಿ ತಂಡ್ಯೆತಿ ಅಂತ ಯಾರ ಮುಂದೂ ಉಸಲ ಒಡಿಬಾರದಲೇ!” ಎಂದು ಎಚ್ಚರಿಸಿದ. “ನೀವು ಎದ್ದು ಹೊಂಟಾಗ ತಿಳಿದಿತ್ತರಿ. ಆದರ ಅಲ್ಲಿ ಕುಂತ ಜನಕ್ಕೆ ಹ್ಯಾಗ ತೀಳಿದಾಂಗ ಮಾಡಿ ಬಂದೆ ನೋಡಿದಿರಿಲ್ಲೋ? ನಿಮ್ಮ ಮಾತು ಏರಾಣರೆ” ಎಂದು ಜಂಬ ಹೊಚ್ಚಿಕೊಂಡು ರುದ್ರ ಹಿಂಬಾಲಿಸಿದ.

ಮಾಯಪ್ಪ ಉಂಟಾರ ಹೊರಗೆ ಒಟ್ಟಿದೆ ಹೊಟ್ಟಿನ ಬಣಿವೆಯಲ್ಲಿ ಕೈ ಹಾಕಿ ಸೇರೆ ತುಂಬಿದ ಎರಡು ಬಾಟಲಿಗಳನ್ನು ತೆಗೆದು, ಬಂದನ್ನು ರುದ್ರನ ಕೈಗಿತ್ತು ಇನ್ನೊಂದನ್ನು ವಲ್ಲಿಯ ಸೆರಿಗನಲ್ಲಿ ಮರೆಮಾಡಿಕೊಂಡು ಮತಕ್ಕೆ ನಡೆದ. ಆದರೆ ರುದ್ರ ಅವನ ಹಿಂದೆ ಬರಲೇ ಇಲ್ಲ. ಸೇರೆಯ ಬಾಟಲಿಯನ್ನು ಮನೆಗಿಟ್ಟು ಬರಲು ಹೋಗಿರಬಹುದೆಂದು ಸುಮೃದ್ಧಿಸಿದ್ದ. ರುದ್ರ ಹೊಟ್ಟಿನ ಬಣಿವೆಯಲ್ಲಿಟ್ಟಿದ್ದ ಉಳಿದ ನಾಲ್ಕು ಬಾಟಲಿಗಳನ್ನೂ ತಾನು ಹೊತ್ತೆ ಗೊಂಗಡಿಯಲ್ಲಿ ಮರೆಮಾಡಿಕೊಂಡು ಬಂದು, ಮತದ ಹೊರಗೆ ತಲೆಬಾಗಿಲ ಹತ್ತರಿರುವ ಕಲ್ಲ ಮೇಲೆ ಗೊಂಗಡಿಯನ್ನಿಟ್ಟು ಒಳಗೆ ನಡೆದ. ಅಲ್ಲಿ ತೀರ್ಥ ವಿಶರಣಾಕಾರ್ಯದಲ್ಲಿ ದಂಗಾಗಿದ್ದ ಮಾಯಪ್ಪನ ಕಡೆಯಿಂದಲೇ ತನ್ನ ಪಾಲಿನ ತೀರ್ಥವನ್ನು ಪಡೆದು ಗುಟುಕರಿಸಿದ. ಅದಾದ ಮೇಲೆ ಮನೆಗೆ ನಡೆದ.

ಅಲ್ಲಿ ಕುಡಿದ ಸೇರೆಯ ಅಮಲು ತಲೆಗೇರಿತ್ತು. ತಾನು ಕದ್ದು ತಂದ ಕಾಯಿಗಳನ್ನು ಗೊಂಗಡಿಯಲ್ಲಿ ಬಜ್ಜಿಟ್ಟಿ ಎಚ್ಚರವಿಲ್ಲದೇ ರುದ್ರ ಮನೆಗೆ ನಡೆದ. ರುದ್ರನ ಹೆಂಡತಿ ದುರಗವ್ವ ಗೊಂಗಡಿಯಲ್ಲಿ ಎಂದು ಕೇಳಿದಾಗಲೇ ಅವನಿಗೆ ನೆನಪು ತಿರುಗಿ ಮತಕ್ಕೆ ಧಾವಿಸಿ ಬಂದು ನೋಡಿದರೆ ಗೊಂಗಡ ಅಲ್ಲಿರಲಿಲ್ಲ. ಮಾಯಪ್ಪ ಅದನ್ನೇತ್ತಿಕೊಂಡು ಹೊರಟುಹೋಗಿದ್ದನೆಂದು ಕರಿಯ ಹೇಳಿದ. ಮರುಮಾತಾಡದೆ ಮಾಯಪ್ಪನ ಮನೆಗೊಡಿದ. ಮಾಯಪ್ಪ ಕೆಂಡವಾಗಿಯೇ

ಕುಳಿತಿದ್ದ. ಅವನ ಗೊಂಗಡಿಯನ್ನು ಅವನ ಮುಖಕ್ಕೇ ಬಿಸಾಡಿದ. ರುದ್ರನಿಗೆ ನಾಚಿಕೆಯನಿಸಿತು. ತನ್ನ ಕಳ್ಳತನ ಬಯಲಿಗೆ ಬಂತೆಂದುಕೊಂಡು ತಲೆಬಾಗಿ, “ಯಷ್ಟು ಅದನ್ನೆಲ್ಲ ಮರೆತುಬಿಡ್ಡಿ” ಎಂದು ಬೇಡಿಕೊಂಡು ತೆಪ್ಪಗೆ ಗೊಂಗಡಿಯನ್ನು ಹೊತ್ತುಕೊಂಡು ನಡೆದ.

ಆಷಾಡದ ಕಾಮುಗಿಲು ಆಕಾಶದ ತುಂಬ ಹರಡಿಕೊಂಡಿದ್ದವು. ನಡುನಡುವೇ ವಾತಾವರಣ ನಡುಗಿದಂತೆ ತಣ್ಣನ್ನು ಗಾಳಿಯ ಸೆಳಕು ಸುಳಿಯುತ್ತಿದ್ದವು. ಸಿಟಿಸಿಟಿಯಾಗಿ ಮಳೆ ತನ್ನ ಮನಸ್ಸಿಗೆ ಬಂದಂತೆ, ಒಮ್ಮೆ ಜೋರಾಗಿ ಒಮ್ಮೆ ಮೆಲ್ಲಗೆ ಸುರಿಯುತ್ತಿತ್ತು. ತಡವಿ ನೋಡಿದರೆ ಕೈಯಿಂದ ಮುಟ್ಟುವಷ್ಟು ಕತ್ತಲೆ ಪನವಾಗಿತ್ತು. ಮಳೆ ಹನಿಗಳಿಂದ ತನ್ನ ಬಟ್ಟೆ ತೊಯ್ದುಭಾರದೆಂದು ರುದ್ರ ಗೊಂಗಡಿಯನ್ನು ಹೊತ್ತುಗೊಂಡೇ ಸಾಗಿದ್ದ. ದೂರದಿಂದ ಕೆರವಿನ ಸಪ್ಪಳ ಕೇಳಬಂದಿತು. ಆದರ ಬೆನ್ನಹಿಂದಿನಿಂದಲೇ “ಯಾರಲೇ ಅವರು?” ಎಂದು ಗುಡುಗು ಕೇಳಬಂತು. ರುದ್ರ ವಾತಾವರಣಕ್ಕಿಂತ ತಣ್ಣಗಾದ; ಕೈ ಕಾಲು ನಡುಗಹತ್ತಿದವು. ವಲೀಕಾರ ಮಲ್ಲ ಗಸ್ಸಿಗೆ ಹೊರಟಿದ್ದವನು ರುದ್ರನ ಮೇಲೆ ಸಂಶಯ ತೆಗೆದುಕೊಂಡು ಹೊಗಿದ್ದ.

“ನಾನರೇ ಹೊಲ್ಲಾರ ರುದ್ರ” ಇಷ್ಟು ಹೇಳಬೇಕಾದರೆ ನಾಲಿಗೆಯ ದ್ರವವಾರಿ ತಡವರಿಸಬೇಕಾಯಿತು.

“ರುದ್ರ ಅವರ ಸರಿರತ್ವಾಗ ಯಾಕ ಹೊಂಟೇಯಪಾ ಮನಗ?” ವಾಲೀಕಾರ ಮಲ್ಲ ಬೇಟಿ ಸಿಕ್ಕ ಆನಂದಲ್ಲಿಯೇ ಕೇಳಿದ. “ಮಾಯಪ್ಪನವರ ಮನಿಗೆ ಹೋಗಿದ್ದನರಿ?” ಎಂದ. ಮತ್ತೆ ನಡುಗುವ ಉತ್ತರವೇ ಬಂತು. ಆದರೆ ಸರಿರಾತ್ಮಿಯ ಕತ್ತಲೆಯಲ್ಲಿ ಒಬ್ಬರ ಮುಖಿದ ಗುರುತು ಇನ್ನೊಬ್ಬರಿಗೆ ಹತ್ತುವಂತಿರಲಿಲ್ಲ. ಸ್ನೇಹಿತರೂ ತಪ್ಪ ತಿಳಿದುಕೊಳ್ಳುವಂತೆ ಕತ್ತಲೆ ವ್ಯಾಪಿಸಿತ್ತು. “ಸುಳ್ಳ ಹೇಳಬ್ಬಾಡ ಮಗನ! ಮಾಯಪ್ಪನ ಹತ್ತರ ಏನ ಕಾರೇವ ಇತ್ತಂತ ಈ ರಾತ್ರ್ಯಾಗ ಹೋಗಿದ್ದೇವಾ? ನಡಿ ಚಾವಡಿಗೆ. ಬೆಳತನಾ ಶಾದಿಸಿ, ರಾತ್ರಿ ಎಲ್ಲೊ ಕಳವ ಆಗಿಲ್ಲದಿದ್ದರ ನಿನ್ನ ಬಿಡತ್ತೆತ್ತಿ” ಎಂದು ಮಲ್ಲ ಜಬರಿಸಿದ. “ಉಂರಾಗ ಗೌಡರ ಇಲ್ಲದಾಂಗ ಜಬರ ಮಾಡಬ್ಬಾಡ” ಹೊಲೆಯರ ರುದ್ರ ಲಿಂಗಪ್ಪನ ನೆನಪಾಗಿ ತಾನೂ ಗದರಿಕೊಂಡ. “ಹೀಗ ನಡಿ ಚಾವಡಿಗೆ. ಶ್ಯಾಮರಾಯರು, ಸಂತೇ ಬಂದವರನ್ನೆಲ್ಲಾ ಚಾವಡಾಗ ತಂದು ಕುಂದರಸು ಅಂತ ಹೇಳಾರು” ಮಲ್ಲ ದನಿ ಏರಿಸಿ ಹೇಳಿದ.

ಇಬ್ಬರೂ ವಾದ ಹಾಕುತ್ತಲೇ ಇಷ್ಟರಲ್ಲಿ ಮತದ ಮುಂದೆ ಬಂದಿದ್ದರು.

ಲಿಂಗಪ್ಪ ಗೌಡನಿಗೆ ಇನ್ನೂ ನಿದ್ದೆ ಹತ್ತಿರಲಿಲ್ಲ. ಇವರಿಬ್ಬರ ಏರುದನಿ ಅವನ ಕಿಟಕಿ ಬಿದ್ದು, ಹೊರಗೆ ಬಂದು ಇಬ್ಬರನ್ನೂ ಕರೆದ. ಮಲ್ಲನನ್ನು ನೋಡಿ ಅದೇಕೋ ಅವನಿಗೆ ಸಿಟ್ಟು ಕೆರಳಿತು. “ಹೀಗೆಲ್ಲಾ ರಾತ್ರಿ ಅಡ್ಡಾಡವರ್ತು ಹಿಡಿದರ ನನಗ ಸರಿಬರಾಕೆಲ್ಲ” ಎಂದು ಅವನಿಗೇ ಬೈದನು.

ಮಲ್ಲಪ್ಪನ ಕರ್ತವ್ಯಪ್ರಜ್ಞನೆ ಇದರಿಂದ ಅವಮಾನವನ್ನಿಸಿತು. ಅವನು ಲಿಂಗಪ್ಪನಿಗೆ ಎಷ್ಟೋ ವಿವರಿಸಿ ಹೇಳಿದ. ರುದ್ರನ ಪೂರ್ವಚರ್ತೆಯನ್ನೆಲ್ಲ ನಿವೇದಿಸಿಕೊಂಡ. ಆದರೆ ಅದರಿಂದೇನೂ ಉಪಯೋಗವಾಗಲಿಲ್ಲ. ರುದ್ರನಿಗೆ ಮನೆಗೆ ಹೋಗಲು ಅಪ್ಪಣಿಯಾಯಿತು. ಕುಡಿದ್ದೆ ರುದ್ರನಿಗೆ ಆ ಅಮಲಿನ ಜೊತೆಗೆ ನಿದ್ದೆಯ ಅಮಲೂ ಹಿಡಿದಿತ್ತು. ಗೌಡರಿಗೆ ಹೇಳಿ ಹೋಗುವಷ್ಟೂ ತ್ರಾಣ ಅವನಲ್ಲಿ ಉಳಿದಿರಲಿಲ್ಲ. ಹಾಗೆಯೇ ಕಾಲು ತಡವರಿಸುತ್ತ ನಡೆದೇ ಬಿಟ್ಟ.

ವಾಲೀಕಾರ ಮಲ್ಲನಿಗೆ ಮುಖಿಭಂಗವಾಯಿತು. ಶಂಕರಪ್ಪನ್ನಿಡಿರದ್ದಾಗಿನಿಂದ ಅವನು ಗಸ್ತಿ ತಿರುಗುತ್ತಲೇ ಬಂದಿದ್ದ. ಅಮಾವಾಸ್ಯೆಯ ಮುಂದೆ ಚಿಕ್ಕ-ಪುಟ್ಟ ಕಳಪುಗಳಾಗುತ್ತವೆಂದು ಅವನು ಎಚ್ಚರಿಕೆ ವಹಿಸುತ್ತಿದ್ದ. ಪಾದಳ್ಳಿಯಲ್ಲಿ ಪ್ರತಿವ್ಯಕ್ತಿಯ ಅಪರಾಥಗಳ ಇತಿಹಾಸ ಅವನಿಗೆ ಗೂತ್ತಿತ್ತು. ಆದರೆ ಈಗ ಕಾಲ ಬದಲಾಗಿತ್ತು. ಏನೂ ಹೇಳಿದೆ ಸುಮ್ಮನೆ ಹಾವಡಿಗೆ ಬಂದು ಮಲಗಿಬಿಟ್ಟ.

ಆದರೂ ಮಲ್ಲನಿಗೆ ನಿದ್ದೆಹತ್ತಲಿಲ್ಲ. ಹಾವಡಿ ಕಟ್ಟಿಯ ಮೇಲೆ ಹೊರಳಾಡಿ ಹೊರಳಾಡಿ ಬೇಸತ್ತು. ವರ್ತನದಾರ ವಾಲೀಕಾರನಾದ ತನಗಿಂತ, ಗೌಡರಿಗೆ ಹೊಲೆಯರ ರುದ್ರ ಬೇಕಾದವ ನೆನಿಸಿದನಲ್ಲ ಎಂದು ಅವನಿಗೆ ಕೆಡುಕೆನಿಸಿತು. ಅಪ್ಪರಲ್ಲಿ ಗೂಗೆಯೊಂದು ಫೂಕ್ ಎಂದು ಕೂಗಿತು. ಮಲ್ಲನ ಎದೆ ನಡುಗಿತು. ಜಾವಡಿಯ ಮುಂದಿರುವ ಗಿಡದಿಂದ ಆ ಕಾಗು ಕೇಳಿ ಬಂದಿತ್ತು. ‘ಎಲಾ ಇವನ, ಈ ಅರಿಷ್ಟನನಮಗಂದು, ಮತ್ತೇನು ಕೆಡುಗಾಲ ಬರೂಡ್ಯತೆಂತ ಹೇಳತ್ತೇತೋ’ ಎಂದು ತನಗೆ ತಾನೇ ಹೇಳಿಕೊಂಡ. ಹಿಂಡಕ್ಕೆ ಕಾಲಾರಾ ಪಿಡುಗಿನಲ್ಲಿ ಶಂಕರಪ್ಪ ಗೌಡರು ಸಾಯುವ ಹಿಂದಿನ ರಾತ್ರಿ ಇದೇ ಗೂಗೆ ಕೂಗಿ ಕಣಿ ಹೇಳಿತ್ತು. ಈ ಗೂಗೆಗೆ ಸಾವೇ ಇಲ್ಲವೆಂದು ಪಾದಳ್ಳಿಯಲ್ಲಿ ಜನಜನಿತವಾದ ವಾತೆಯಿತ್ತು. ಪಾದಳ್ಳಿಯ ವಾಸನಾಜೀವಿಯೊಂದು ಆ ಗೂಗೆಯ ಶರೀರದಲ್ಲಿ ಕುಳಿತು, ಕೆಡುಗಾಲದ ಸೂಚನೆಯನ್ನು ಮೊದಲೇ ಕೊಡುತ್ತದೆಂದು ಅಲ್ಲಿಯ ಜನರಿಗೆಲ್ಲ ನಂಬಿಕೆಯಾಗಿತ್ತು. ಮರುದಿನ ಬಾಳಾಚಾರ್ಯರಿಗೆ ಈ ಸುದ್ದಿಯನ್ನು ತಿಳಿಸಿ ವಿರಣಣೆಯನ್ನು ಕೇಳಿಕೊಳ್ಳಬೇಕೆಂಬ ವಿಚಾರದಲ್ಲಿಯೇ ವಾಲೀಕಾರ ಮಲ್ಲ ನಿದ್ದೆಹೋದ.

೩೮

ಪಡದಯ್ಯನವರು ತಿರುಗಿ ಬರುವಾಗ ಜಿಮಣಾಳನ್ನು ತಮ್ಮ ಜೊತೆಗೆ ಕರೆದುಕೊಂಡೇ ಬಂದಧ್ವನಿ ನೋಡಿ ಲಿಂಗಪ್ಪಗೌಡನಿಗೆ ಸಿಡಿಲು ಬಡಿದಂತಾಯಿತು. ಅವರಿಬ್ಬರ ಸಂಬಂಧ ಅವನಿಗೂ ಗೊತ್ತಿತ್ತು. ಹಿಂದೊಮೈ ಪಡದಯ್ಯನವರು ಆ ಮಾತನ್ನು ಲಿಂಗಪ್ಪನೆಂದು ಒಟ್ಟಿಕೊಂಡೂ ಇದ್ದರು. ಆದರೆ ಜಿಮಣಾ ಅವರಿಗೂಂದು ಅನವಶ್ಯವಾದ ಹೋರೆಯಾಗಿರಲಿಲ್ಲವೇ? ಅಂತಹೀ ಬಾಪ್ರಾಸಾಹೇಬನೇ ಅವಳ ಟ್ರಿಯುಕರ ಎಂದು ಅವರು ಸಾಧಿಸಿರಲಿಲ್ಲವೇ? ಮೊದಲಿನಿಂದಲೂ ಸ್ತ್ರೀರಾದ ಸ್ವಾಮಿಗಳು ಯಾವ ಹಣ್ಣಿನ ಭಾರವನ್ನು ಹೊತ್ತುಕೊಳ್ಳಲೂ ಒಟ್ಟಿರಲಿಲ್ಲ. ಜನರಲ್ಲಿ ಹುಟ್ಟಿದ ತಮ್ಮ ಪ್ರತಿಷ್ಠೆ ಕುಗ್ಗಬಹುದೆಂದು ಸ್ವಾಮಿಗಳೇ ಅನೇಕ ಹೇಳಿ ಹೇಳಿದ್ದರು. ಅಂಥವರು ಈಗ ಒಮ್ಮಿಂದೊಮೈಲೇ ಜಿಮಣಾಳನ್ನು ಕರೆದುಕೊಂಡು ಬರುವದಕ್ಕೆ ಕಾರಣವಾದರೂ ಏನು? ಅನಾಯಾಸವಾಗಿಯೇ ದೂರ ಹೋಗಿದ್ದಳು. ಯಾರೂ ಕರೆದುಕೊಂಡು ಹೋಗಿದೆ ಜುಲುಮೆ ಮಾಡಿರಲಿಲ್ಲ. ಹೀಗಿದ್ದಾಗಲೂ ಪಡದಯ್ಯನವರು ತಾವಾಗಿಯೇ ಮೇಲಿ ಬಿದ್ದು ಜಿಮಣಾಳನ್ನು ಕರೆದುಕೊಂಡು ಬಂದಿದ್ದೇಕೆ?

ಲಿಂಗಪ್ಪಗೌಡನಿಗೆ ಈ ಸಂಗತಿಯ ರಹಸ್ಯವನ್ನು ತಿಳಿದುಕೊಳ್ಳಲು ಕುತೂಹಲ ತಡೆಯುದಾಯಿತು. ಅಂತರಂಗದ ಕೋಣೆಯಲ್ಲಿ ಪಡದಪ್ಪನವರು ಪವಡಿಸಿ ಎದ್ದುದನ್ನು ಕಂಡು ಒಳಗೆ ಹೋಗಿ, “ಇದೇನು? ವಿರಕ್ತಮರದಾಗ ತೊಟ್ಟಲ್ಲ ತೊಗಾಕ ಹತ್ತೇತ್ತಲ್ಲ?” ಎಂದು ನಗೆಯಾಡಿದ.

ಪಡದಯ್ಯನವರು ಇದನ್ನು ಮೊದಲು ಉಹಿಸಿಯೇ ಇದ್ದರು. ಮರದಲ್ಲಿ ಜಿಮಣಾಳ ವಾಸ್ತವ್ಯ ಜನರ ಅವಾಸ್ತವ ಕುತೂಹಲವನ್ನು ಕೆರಳಿಸಿಯೇ ತೀರುತ್ತದೆಂದು ಅವರಿಗೆ ಮೊದಲ ಗೊತ್ತಾಗಿತ್ತು. ಅದಕ್ಕಾಗಿ ಅವರು ಮಾಡಿಕೊಂಡ ಪೂರ್ವಸಿದ್ಧತೆ ಅಷ್ಟಿಟ್ಟಲ್ಲ. ಜನರ ಸಲುವಾಗಿಯೇ ಅವರ ಕಲ್ಪಕ ಬುದ್ಧಿ ಕರೆಯೊಂದನ್ನು ಸೃಷ್ಟಿಸಿತ್ತು. ಅದೊಂದು ಕರುಣಾರಸದ ಕಥಾನಕ. ಜಿಮಣಾ ಜೀವ ಬೇಡಾಗಿ ಬಾವಿಬಿದ್ದು, ಆಕಸ್ಮಿಕವಾಗಿ ತಾವೇ ಅಲ್ಲಿಗೆ ಹೋಗುವಂತೆ ವಿಧಿನಿಯಮಿಸಿದ್ದು, ಜಿಮಣಾಳನ್ನು ಮೃತ್ಯುವಿನ ದವಡೆಯಿಂದ ಪಾರುಮಾಡಿದ್ದು, ಅವಳು ಕಾಲಿಗೆ ಬಿದ್ದು ಆಶ್ರಯವನ್ನು ಬೇಡಿದ್ದು, ತಾವು ಮರದಲ್ಲಿ ಈ ಅನಾಧಿಗೆ ಇರಲು ಅನುಕೂಲ ಮಾಡಿಕೊಟ್ಟಿದ್ದು ಮೊದಲಾದ ಸಂಗತಿಗಳನ್ನೇಲ್ಲ ಅವರು ಬಣ್ಣಿದುಂಬಿ ಹೇಳುವಾಗ ಜನರು ನಂಬಲೇಬೇಕಿತ್ತು.

ಆದರೆ ಎಲ್ಲ ವೃತ್ತಾಂತವನ್ನೂ ಮೊದಲಿನಿಂದಲೂ ಬಲ್ಲ ಲಿಂಗಪ್ಪ ಇದನ್ನು ನಂಬುವಂತಿರಲ್ಲ. ಆದ್ದರಿಂದ ಈ ಕಥೆಯನ್ನು ಹೇಳಿ ಮನವೋಲಿಸುವುದರಲ್ಲಿ ಏನೂ ಅಧ್ಯಾತ್ಮಿಕವೇಂದರಿತು “ಗೌಡರ, ನಿಮಗೆಲ್ಲ ಹಕೀಕತು ಮೊದಲಿನಿಂದಲೂ ಗೊತ್ತು ಏತಿ. ಆದರ ಉರ ಜನಕ್ಕೆಲ್ಲಾ ನಾ ಹೇಳೂ ಮಾತು ಸ್ವೇ ಅನಿಸಿಂಹೋ ಇಲ್ಲೋ ಹೇಳ್ತೇ” ಎಂದು ಈ ಕಥೆಯನ್ನು ಮೊಟ್ಟಮೊದಲು ಅವನಿಗೇ ಹೇಳಿದರು. ಲಿಂಗಪ್ಪ ಸ್ವಾಮಿಗಳ ಕಲ್ಪನಾ ಶಕ್ತಿಗೆ ಬೆಕ್ಕಸಚೆರಗಾದ. “ಸ್ವಾಮೀರ, ನೀವು ಸುಳಿಗೆ ಬಣ್ಣ ಬದದರ ಖಿರೇ ಮಾತಿನ ಕಿಂತಾ ಖಿರೇ ಅನಸೂ ಹಾಗ ಆಗತ್ಯತೆ. ನೀವು ಸ್ವಾಮೀರಾಗದ ಎಲ್ಲರ ವಕೀಲರಾಗಿದ್ದರ ಪಾಡಿತ್ತು” ಎಂದು ತನ್ನ ಚೇಷ್ಟೆಗೆ ತಾನೇ ನಕ್ಕ.

ಪಡದಯ್ಯನವರು ಈ ಮಾತು ಕೇಳಿ ಉಣಿದರು. ಜಿಮಣಾಳನ್ನು ಕರೆದುಕೊಂಡು ಬಂದದ್ದು ಅವರ ಪಾಲಿಗೊಂಡು ವಿಷಯವೇ ಆಗಿತ್ತು. ಅದಕ್ಕಾಗಿ ಅವರು ಶ್ರಮಪಟ್ಟದ್ದೇನೂ ಸುಳಿಲ್ಲ. “ಯಶವಂತರಾಯ ಪಾಟೀಲರಂದರ ಸಾಮಾನ್ಯ ಮನಶ್ಯಾ ಅಲ್ಲ. ನಿಮಗ ಗೂತ್ತಿಲ್ಲೇನು ಗೌಡರ ಅವಂದು? ಅಂತವರೂ ನನ್ನ ಮಾತು ಕೇಳಿ ಮಬ್ಬು ಹಿಡಿತು. ‘ಜಿಮಣಾ ಬರತಿದ್ದರ ಕರಕೊಂಡು ಹೋಗು’ ಅಂದಾ. ನಾನೂ ಅದಕ್ಕ ಪೇಚು ಹಾಕಿದೆ. ‘ಜಿಮಣಾ ಬರದಿದ್ದರೆ ನಂದೇನೂ ಜಲುಮಿ ಇಲ್ಲ. ಆದರ ಅನ್ಯಾಯದಿಂದ ಕೂಸಿನ ತಂದಿ ನಾನು ಅಂತ ಸರಕಾರಿ ಲೆಕ್ಕದಾಗ ನಮೂದ ಮಾಡಿಬಿಟ್ಟೇರಿ. ಕೂಸು ನನ್ನದು ಅಂದ ಬಳಿಕ ಅದು ಮತಕ್ಕ ಸೇರಿದ್ದು, ಕೂಸು ಮತದಾಗ ಬೆಳ್ಳಿಲಿ ಅಂತ ಉರ ದ್ಯುದವರು, ಮತದ ಕಬಿಜಾ ನನಗ ಬಂದದ್ದರಿಂದ ಹಟಾ ಹಿಡಿದಾರು. ಈಗ ಕೂಸಿನ ಬೀಟ್ಟು ಹೋದರ ನಾ ಮತದಾಗ ಕಾಲ ಹಾಕದ್ದಾಂಗ ಆಗತ್ಯತೆ. ಅದಕ್ಕ ಕೂಸ ಹೊಡಬೇಕು, ಇಲ್ಲಾಂದರ ಸರಕಾರಿ ಲೆಕ್ಕದಾಗ ಕೂಸಿನ ತಂದಿ ನಾನಲ್ಲ ಅಂತ ಬರಸಬೇಕು’ ಅಂತ ಜಳಾಜಳಾ ಹೇಳಿಬಿಟ್ಟೆ. ಜಿಮಣಾನ್ಯ ಕೇಳಿ ಬರತೀನಂದಾ. ಜಿಮಣಾ ‘ಕೂಸು ಮತದಾಗ ಬಂದ ಹ್ಯಾಗ ಇರಬೇಕೂ? ನಾನೂ ಬರತೀನಿ’ ಅಂದಳು. ನಡೀ ಅಂತ ಹೇಳಿ ಕರಕೊಂಡು ಬಂದೀನು” ಎಂದು ಹೇಳಿ ಪಡದಯ್ಯನವರು ಹೆಮ್ಮೆಯ ಮುಗುಳು ನಗೆಯೋಂದನ್ನು ಬೀರಿದರು.

ಪಡದಯ್ಯನವರು ಹೇಳಿದ್ದರಲ್ಲಿ ಏನೂ ಸುಳಿರಲಿಲ್ಲ. ಯಶವಂತರಾಯರಿಗೆ ಜಿಮಣಾಳನ್ನು ಅವನ ಜೊತೆಗೆ ಕೆಳಿಸುವ ಮನಸ್ಸಿರಲಿಲ್ಲ. ಬಂದಿಲ್ಲಿಂದು ದಿನ ದಾದಾ ಬಂದು ತನ್ನ ತಂಗಿಯನ್ನು ಕರೆದೊಯ್ಯಬಹುದೆಂದು ಅವರಿಗೆ ಇನ್ನೂ ಆಸೆಯಿತ್ತು. ಆದರೆ ದಾದಾ ತಿರುಗಿ ಇತ್ತಕಡೆಗೆ ಹಾಯಲಿಲ್ಲ. ಈಗ ಪಡದಪ್ಪ

ಕಾಲಸ್ವರೂಪಿಯಾಗಿ ನಿಂತು ಜನ್ಮಾಂತರದ ಸಾಲವನ್ನು ಕೇಳುವವರಂತೆ ತನ್ನ ಹಕ್ಕನ್ನು ಬೇಡುತ್ತಿದ್ದಾನೆ. ಯಶವಂತರಾಯನಿಗೆ ಆ ಕಾಲಕ್ಕೇನೋ ದುಃಖವನಿಸಿತು. ಆದರೆ ಎಷ್ಟು ಒಳ್ಳೆಯ ರೀತಿಯಿಂದ ನೋಡಿಕೊಂಡರೂ ತನ್ನ ಮನೆ ಚಿಮಣಾಳ ಮನೆಯಾಗಲಾರದೆಂದನಿಸಿತು. ಪಡದಪ್ಪ ಎಷ್ಟೇ ಕೆಟ್ಟವನಾಗಿದ್ದರೂ ವಿಧಿ ಅವರಿಭರನ್ನೂ ಒಂದುಗೂಡಿಸಿತ್ತು. ಒಂದು ಜೀವದ ಮೇಲೆ ಇನ್ನೊಂದು ಒಳ್ಳೆಯ ಜೀವವೇ ಅಧಿಕಾರವನ್ನು ನಡೆಸಬೇಕೆಂದೇನು ಬರೆದುಕೊಟ್ಟಿದ್ದೇ? ಹಾಗಿದ್ದರೆ ಜಗತ್ತಿನಲ್ಲಿ ಕೆಟ್ಟವರು ಮದುವೆಯಾಗುತ್ತಿರಲೇ ಇಲ್ಲ. ಎಂಥ ಕೆಟ್ಟವರೂ ತನ್ನ ಕುಟುಂಬದ ಮಟ್ಟೆಗೆ ತಾನು ಒಳ್ಳೆಯವನೇ ಅಲ್ಲವೇ? ಕರುಳಿನ ಒಲುಮೆ ಪಾಪವ್ಯಾಗಳಿರದನ್ನೂ ಮೀರಿ ಹರಿಯವಂಥದು. ಇದನ್ನೆಲ್ಲ ನೆನೆದೇ ಯಶವಂತರಾಯರು ಚಿಮಣಾಳಿಗೇ ಅದರ ಹೊಣೆಯನ್ನೆಲ್ಲ ಬಿಟ್ಟುಕೊಟ್ಟಿದ್ದರು.

ಚಿಮಣಾಳಿಗಂತೂ ತನ್ನ ಬಾಳು ಎಂದೋ ದೃವ-ದುರ್ವಿಲಾಸಕ್ಕೆ ಅಹಮತಿಯಾಗಿದೆಯೆಂದು ಗೂತ್ತಾಗಿತ್ತು. ಅಶುಭವನ್ನು ಸರಿಗನಲ್ಲಿ ಕಟ್ಟಿಹೊಂಡೇ ಹುಟ್ಟಿದವಳು ಬಾಳುವೆಯುದ್ದ ಅದನ್ನು ಬಿಜ್ಜೀ ಉಣಿಬೇಕಾಗಿತ್ತು. ತಾಯಿಯನ್ನು ಕೆಳೆದುಹೊಂಡು ಬೇರಿಲ್ಲದ ಸಸಿಯಾಗಿದ್ದಳು; ತಂದೆಯ ಒಲುಮೆಯ ನೀರಿನಿಂದ ಆದಪ್ಪ ಜೀವ ಹಿಡಿದಿದ್ದಳು. ಪುಣ್ಯವಶದಿಂದ ಇನ್ನೊಂದು ಗಿಡಕ್ಕಂಟಿ ಹೊಂಡಿದ್ದರೆ ಹೊರವಾಗಿ ಬೆಳೆಯಬಹುದಿತ್ತು. ಆದರೆ ತನ್ನ ರೂಪವೇ ತನಗೆ ಶತ್ರುವಾಗಿತ್ತು. ಪಾದಳ್ಳಿಯ ಕಾಮುಕರ ದೃಷ್ಟಿಯೊಷವೆಲ್ಲ ನಂಜಾಗಿ ಆ ರೂಪವನ್ನು ಎಂಜಲುಗೊಳಿಸಿತ್ತು. ಪಡದಪ್ಪ ನಿಮಿತ್ತಮಾತ್ರವಾಗಿದ್ದ. ಅಂದೇ ಸತ್ತ ಹೋಗಿದ್ದ ಚಿಮಣಾ, ಮುಂದೆ ತನ್ನ ಕೂಸಿನ ತೊಟ್ಟಿಲಾಗಿ ಮಾತ್ರ ಬದುಕಿದ್ದಳು. ಬೇಕಾದಾಗ ದೃವ ತಾಗುತ್ತಿತ್ತು; ಬೇಡವಾದಾಗ ಬಿಡುತ್ತಿತ್ತು. ಚಿಮಣಾಳಿಗೆ ಅದರ ಅರಿವೂ ಇರಲಿಲ್ಲ.

ಹೌದು, ದಾದಾನ ಬಗ್ಗೆ ಮಾತ್ರ ಆಸೆ ಇನ್ನೂ ಮಿಂಚುತ್ತಿತ್ತು. ಆದರೆ ದಾದಾನ ಹೃದಯ ಇನ್ನೂ ಅವಳ ಬಗ್ಗೆ ಕರಗಿರಲಿಲ್ಲ. ಅವನ ಅಶ್ರಯ ತನಗೆ ದೊರೆಯಬೇಕೆಂದು ದೃವದ ಅಪೇಕ್ಷೆಯೇ ಇರಲಿಕ್ಕಿಲ್ಲವೇನೋ! ಆದರೆ ಯಶವಂತರಾಯರ ಮನೆಯಲ್ಲಿದ್ದುಹೊಂಡು ಅವನ ಸಲುವಾಗಿ ಹೊನೆಯಿಲ್ಲದ ನಿರೀಕ್ಷೆಯಲ್ಲಿ ಚಿಮಣಾ ಇದ್ದಳು. ಈಗ ಮತ್ತೆ ಪಡದಪ್ಪ ತನಗಾಗಿ ಹಾಕೊರೆದು ಬಂದಿದ್ದ. ಅವನ ಬಗ್ಗೆ ತನಗೇನೂ ಪ್ರೀತಿಯಿರಲಿಲ್ಲ. ಅವನನ್ನು ಮದುವೆಯಾಗಬಹುದೆಂಬುದೇ ವಿಧಿಯ ಕ್ಷಾರಹಾಸ್ಯವಾಗಿ ಪರಿಣಮಿಸಿತ್ತು. ಸರಕಾರಿಯ ಲೆಕ್ಕದಲ್ಲಿ ಕೂಸಿನ ತಂದೆಯೆಂದು ಅವನ ಹೆಸರು ಬಂದಮೇಲಂತೂ

ಲೋಕದ ಕಣ್ಣಿಗೆ ಅವನೇ ಪಟಿಯಾಗಿದ್ದು ಮೇಲಾಗಿ ಶ್ರೀತಿಯಂಬುದಾದರೂ ಏನು? ಒಲಿದ ಜೀವಗಳು ಕೂಡುವದೆಂದರೇನು? ಆ ಅನುಭವದ ದೂರಪ್ರಜ್ಞ ಕೂಡಬಾರದಪ್ಪ ಚಿಮಣಾಳ ಹೃದಯ ಸುಷ್ಪಿಹೋಗಿತ್ತು ಜೀವನದ ನೂರಾರು ಹೊಳಪುಗಳನ್ನು ಕಂಡು ನಲಿದರೂ ನಾವು ಆರಿಸಿಕೊಳ್ಳುವದು ಒಂದನ್ನೇ ಅಲ್ಲವೇ? ಈಗ ಚಿಮಣಾ ಪಡದಪ್ಪನನ್ನೇ ಗಂಡನೆಂದು ಆರಿಸಿಕೊಳ್ಳುವದು ಅನಿವಾರ್ಯವಾಗಿತ್ತು. ತನ್ನದಲ್ಲವೆಂದನಿಸಿದ್ದರಿಂದ ಯಶವಂತರಾಯರ ಕರುಣೆ ಕೂಡ ಅವಳ ಪಾಲಿಗೆ ವಿಷವಾಗಿತ್ತು. ಸುಖಿವಂತೂ ತನ್ನ ಮುಡಿಲಿಗೆ ಇಲ್ಲವೇ ಇಲ್ಲ. ಇಲ್ಲಿಂದ ಪಾರಾದರೂ ಅಷ್ಟೇ ಸಮಾಧಾನವಾದೀತೆಂದು ಅವಳ ಅಭಿಪ್ರಾಯ.

ಚಿಮಣಾಳ ಅಂತರಂಗದ ಕನ್ನಡಿ ಎಂದೋ ಒಡೆದು ಚೂರಾಗಿತ್ತು. ಯಶವಂತರಾಯರು ಹುಚ್ಚು ಮೋಹದಿಂದ ಆ ಚೂರುಗಳನ್ನು ಕೂಡಿಸಿ ಒಂದುಗೊಳಿಸುವ ವ್ಯಾಧ ಸಾಹಸದಲ್ಲಿ ನಿರತರಾಗಿದ್ದರು. ಚಿಮಣಾಳಿಗೆ ಅದರಲ್ಲೇನೂ ನಂಬಿಕೆಯಿರಲಿಲ್ಲ. ಏನೇ ಆಗಲಿ, ಪಡದಪ್ಪ ಹಳೆಯ ಸಂಬಂಧಪೂರ್ಣದನ್ನು ನೆನಸಿಕೊಂಡು ಬಂದಿದ್ದು. ಮದುವೆಯಲ್ಲಿದಿದ್ದರೂ ಸಂಬಂಧ ಸುಳ್ಳೇ? ಹೀಗೆಲ್ಲ ವಿಚಾರಮಾಡಿ ಚಿಮಣಾ ಎರಡೂ ಕಣ್ಣು ತೆರೆದುಕೊಂಡೇ ಈ ಭೀಕರ ಪರಿಸ್ಥಿತಿಯನ್ನು ಅಪ್ಪಿಕೊಂಡಿದ್ದಳು. ಜೀವನಪ್ರವಾಹ ಒಯ್ದತ್ತ ಸಾಗುವದೇ ಈಗ ಅವಳ ಗುರಿಯಾಗಿತ್ತು. ತನ್ನ ಜೀವನದ ಪಾಪ-ಪೂರ್ವಗಳ ಹೊಳೆಯನ್ನೆಲ್ಲ ಪಡದಪ್ಪನ ಮೇಲೆಯೇ ಹೊರಿಸಿಬಿಡಬೇಕೆಂಬ ಅಮಾನುಷ ನಿಶ್ಚಯದಿಂದಲೇ ಈಗವಳು ಹೊರಟಿದ್ದು, ಚಿಮಣಾ ಕೊಸನ್ನು ಬಗಲ್ಲೆತ್ತಿಕೊಂಡು ಹಿಂದು ಮುಂದೆ ನೋಡದೆ ವಿರಕ್ತಿಯಿಂದ ನಡೆದಾಗ ಯಶವಂತರಾಯರ ಕರುಳೆಲ್ಲ ಕಣ್ಣಲ್ಲಿ ತುಂಬಿದ್ದವು. ಚಿಮಣಾಳ ವಿರಕ್ತಿ ಪಡದಯ್ಯನವರಂಥ ಸನ್ಯಾಸಿಯ ಆಸ್ತಿಯನ್ನೂ ಅಣಕವಾಡುವಂತಿತ್ತು.

ಈ ಕತೆಯನ್ನೆಲ್ಲ ಕೇಳಿದ ಲಿಂಗಪ್ಪ ಗರಹೊಡೆದಂತಿದ್ದು. ಪಡದಯ್ಯನವರು ವಿರಕ್ತರಾಗಿದ್ದರಿಂದಲೋ ಏನೋ, ಮಾನವೀಯ ಗೌರವವನ್ನೂ ಕೂಡ ಕಳೆದುಕೊಂಡಂತೆ ಕಂಡರು. ಚಿಮಣಾಳನ್ನು ಕರೆತಂದು ಮರದಲ್ಲಿಟ್ಟ ಈ ಸನ್ಯಾಸಿ, ನಾಳೆ ಜನರನ್ನು ಹೇಗೆ ಎದುರಿಸಬಹುದೆಂದು ಅವನ ಸಂಶಯ. ಆದರೆ ಜನತೆಯ ಮನೋಧರ್ಮವನ್ನೇ ಅಡಿಗಲ್ಪಾಗಿರಿಸಿ ಪಡದಯ್ಯನವರು ತಮ್ಮ ಸ್ವಾಧ್ಯದ ಮರವನ್ನು ಕಟ್ಟಿಕೊಂಡಿದ್ದರು. ಯಾವ ಪಾಪವನ್ನೂ ಪುಣಿವಾಗಿ ಬೆಳಗಿಸುವ ಮಾಟಗಾರಿಕೆ ಅವರಲ್ಲಿತ್ತು. “ನಾವು ಮಾಡೂದೆಲ್ಲಾ ನೀತಿ ಧರ್ಮಾ ಕಾಯಾಕ ಅಂತ ಜನರಿಗೆ ತೋರಿಸಿಕೊಟ್ಟರ ಸಾಕು ಗೌಡರ! ಜನಾ ಕುರಿಹಿಂಡು

ಬರೂ ಹಾಗ ಬೆನ್ನಹತ್ತಾರು” ಎಂದು ಹೇಳಿ ಲಿಂಗಪ್ಪನ ಬೆರಗಿನ ಭಾಯನ್ನು ಮುಚ್ಚಿಸಿದರು.

ಇವರಿಬ್ಬರ ಮಾತ್ರ ನಡೆದಿರುವಾಗಲೇ ಭಾಳಾರಾಮ ಮಾರವಾಡಿ ಅಲ್ಲಿಗೆ ಬಂದಿದ್ದ ಅವನೊಬ್ಬ ವಿಲಕ್ಷಣ ವ್ಯಾಪಾರಿ. ಪಾದಳ್ಯಾಯಲ್ಲಿಯೇ ಅವನ ವ್ಯಾಪಾರದ ಸಾಹಸ ಗಾದೆಯ ಮಾತಾಗಿತ್ತು. ಒಂದು ಲೋಟಾ ಹಿಡಿದುಕೊಂಡು ತನ್ನ ದೇಶದಿಂದ ಕೊಳಿಲ್ಲದೆ ಬಂದಿದ್ದ ಈ ಮಾರವಾಡಿ, ಜನರ ಕಣ್ಣದುರಿನಲ್ಲಿಯೇ ಸಾಲಕೊಡುವ ಶ್ರೀಮಂತನಾಗಿ ಬೆಳೆದಿದ್ದ, ಜೀವನದಲ್ಲಿಯ ಯಾವ ಸಂಗತಿಯನ್ನೂ ವ್ಯಾಪಾರಕ್ಕಾಗಿ ಬಳಸಿಕೊಳ್ಳುವ ವಿದ್ಯೆ ಅವನಿಗೆ ರಗ್ತಗತವಾಗಿ ಬಂದಿತ್ತು. ಈಗ ಲಿಂಗಪ್ಪ ಗೌಡನಾಗಿ ನೇಮಳಾಕಿ ಹೊಂದಿದ್ದ ಸುದ್ದಿ ಅವನಿಗೂ ತಿಳಿದಿತ್ತು. ಅದರ ಜೊತೆಗೆ ಹೆಳ್ಳಿಗೆ ‘ಡೋಲು’ ಕೊಡುವ ಆಶ್ವಾಸನವನ್ನು ತಂದಿರುವದಾಗಿ ತಿಳಿಯಿತು. ಉಂದಮೇಲೆ ತಾನೇಕೆ ಲಿಂಗಪ್ಪನಿಗೆ ಹೇಳಿಕೊಂಡು ಡೋಲಿನ ಗುತ್ತಿಗೆಯನ್ನು ಪಡೆಯಬಾರದು ಎಂದು ಅವನ ಹಂಚಿಕೆ. ನೂರಾದು ಜೀಲದಪ್ಪ ಜೋಳದ ಸಂಗ್ರಹ ಅವನಲ್ಲಿತ್ತು. ಸರಕಾರದಿಂದ ಗುತ್ತಿಗೆಯನ್ನು ಪಡೆದು ಜೋಳವನ್ನು ತಾನೇ ಹಂಚಿ ಲಾಭಪಡಿಯಬೇಕೆಂದು ಉಪಾಯ ಹೂಡಿ, ಈಗ ಪಡದಪ್ಪನವರ ಕಾಲು ಬಿಳಿಲು ಬಂದಿದ್ದ. ಪಡದಪ್ಪನವರು ಅವನಿಗೂ ಒಂದು ಆಶ್ವಾಸನವಿತ್ತು ಕೆಳಿಸಿದರು.

ಅಪ್ಪರಲ್ಲಿ ಎರಡು ತಾಸು ಹೊತ್ತೇರಿತ್ತು. ವಾಲೀಕಾರ ಮಲ್ಲಪ್ಪ ಒಳಗೆ ಬಂದು ಶ್ಯಾಮರಾಯರು ಕರೆದಿರುವದಾಗಿ ಲಿಂಗಪ್ಪನಿಗೆ ಹೇಳಿದ. ಶ್ಯಾಮರಾಯ ಶೇಷಪ್ಪನಿಂದ ಗೌಡಿಕಿ ದಪ್ತರದ ಚಾಚ್ಯಾನ್ನು ತೆಗೆದುಕೊಂಡಿದ್ದು. ಅದನ್ನೀಗ ಲಿಂಗಪ್ಪನಿಗೆ ಕೊಟ್ಟು ಆ ಹೊಣೆಯಿಂದ ಮುಕ್ತನಾಗಬೇಕಿತ್ತು. ಮಲ್ಲಪ್ಪನಿಂದ ಈ ಸುದ್ದಿಯನ್ನು ಕೇಳಿದೊಡನೆ ಪಡದಯ್ಯನವರು, ತಾವೇ ಚಾಚ್ಯಾ ತೆಗೆದುಕೊಳ್ಳುವರಂತೆ, “ಗೌಡರು ಉಣಿ ಮಾಡಿ ಚಾವಡಿಗೆ ಬರತಾರಂತ ತಿಳಿಸಪ್ಪಾ” ಎಂದು ಹೇಳಿ ಅವನನ್ನು ಕೆಳಿಸಿಕೊಟ್ಟರು. ಆಮೇಲೆ ಲಿಂಗಪ್ಪನ ಕಡೆಗೆ ತಿರುಗಿ “ನೋಡಿದಿರಿಲ್ಲ ಗೌಡರ? ಯಾಳೇ ಅನುಕೂಲ ಇದ್ದರ ಬೇಡಿದೆಲ್ಲ ಕೃಗೂಡತ್ತೆತಿ. ಗೌಡಿಕಿ ದಪ್ತರ ಸಿಗಾಣೆಲ್ಲ ಅಂತ ಆಶೇ ಬಿಟ್ಟ ಕುಂತಿದ್ದಿರಿ. ಈಗ ಬರೇ ಗೌಡಿಕಿ ಒಂದ ಯಾಕ, ತಗಾಯಿಸಾಲ, ಡೋಲು ಎಲ್ಲಾ ಹೇಳಿದ ಕೇಳಿದ ಹ್ಯಾಗ ಬಂದವು? ಇನ್ನ ಹೊನ್ನಿನ ಮಳೀನ ನಿಮ್ಮ ತೆಲಿಮ್ಯಾಗ ಸುರಿಯಾದು. ಆಗ ಆ ಬಡಸ್ಯಾಮಿನ್ನ ಮರೀಬ್ಯಾಡಿ ತೀರ್ತು” ಎಂದು ಸುಳ್ಳ ವಿನಯದ ಸೋಗಿನಲ್ಲಿ ನುಡಿದ.

ಲಿಂಗಪ್ಪನಿಗೆ ಈ ಮಾತು ಕೇಳಿ ನೋವಾದಂತೆನಿಸಿತು. ಮುಖಿವನ್ನು ಕಹಿಮಾಡಿಕೊಂಡು “ನಿಮ್ಮ ಯಾವ ಮಾತು ನಡಸಾಕಿಲ್ಲ ಅಂತ ನಮಗೆ ಅನುಸರಿಸಿ?” ಎಂದು ದೃಷ್ಟಿದಿಂದ ಪ್ರಶ್ನಿಮಾಡಿದ.

ಪಡದಯ್ಯನವರಿಗೆ ಅವಕಾಶ ಹದಕ್ಕೆ ಬಂದಿದೆಯೆಂದೆನಿಸಿತು. “ಮತ್ತೇನಿಲ್ಲ ಗೌಡರ, ಒಂದು ಮಾತು ಮನಸ್ಸಿನ ತಕ್ಷಾಗ ನಡೀಬೇಕು. ನಮ್ಮನ್ನು ಮರದಿಂದ ಹೊರಗ ಹಾಕಿದ ಜನಕ್ಕೆಲ್ಲ ಈಗ ಪಾರ್ವತೀವ್ವ ಆಧಾರಾಗ್ಯಾಳು. ಆಕೆನ್ನು ಗೌಡರ ವಾಚೆದಿಂದ ಹೊರಗೆ ಹಾಕಿ, ವಾಚೆದ ಕಬಜಾ ತೋಗೊಂಡು, ನಿಮ್ಮ ದರಬಾರ ಅಲ್ಲಿ ನಡಿಯೂದನ್ನು ಈ ಕೊಳ್ಳು ಕಾಣಬೇಕಾಗೇತ್ತಿ” ಎಂದು ತಮ್ಮ ಮನೋಗತವನ್ನು ತಿಳಿಸಿದರು.

ಲಿಂಗಪ್ಪನಿಗೂ ಈ ಆಸೆಯಿಲ್ಲದಿರಲಿಲ್ಲ. ಆದರ ಕಬಜಾ ತೆಗೆದುಕೊಳ್ಳಲಿಕ್ಕೆ ಹೋದರೆ ಇದ್ದ ವಾರಸ್ ಹೋದಿತೆಂಬ ಭಯುವಿತ್ತು. ಕೋಟ್ಟಿಗೆ ಹೋಗದೆ ಭೂಮಿ ಹಾಗೂ ವಾಚೆದ ಕಬಜಾ ತೆಗೆದುಕೊಳ್ಳುವುದು ಅಸಾಧ್ಯವೆಂದು ವಕೀಲರು ಈಗಾಗಲೇ ತಿಳಿಸದ್ದರು. “ಉರ ಜನರು ಬೆಂಬಲಕ್ಕಿದ್ದರ ಮುಂಗ್ಯಾಚೋರಿನಿಂದ ಕಬಜಾ ತೋಗೊಂಡು ಅವರೇ ಹೋಟಿಗೆ ಹೋಗೂಹಂಗ ಮಾಡಾಕ ಬರತ್ತೆತ್ತಿ” ಎಂದು ಅವನ ವಾದ.

ಪಡದಯ್ಯನವರು ಅದರ ಹೊಣೆಯನ್ನೆಲ್ಲ ಹೊತ್ತರು. ಜನರ ಬೆಂಬಲವನ್ನು ನಿಮಿಷದಲ್ಲಿ ಪಡೆಯುವ ಸಾಮಧ್ಯ ಅವರಿಗಿತ್ತು. ಉರ ಗೌಡರ ಮಾನ ಕಾಯುವುದು ಎಲ್ಲರ ಧರ್ಮವಾಗಿತ್ತು. ಗೌಡ ಸನ್ಯಾಸಿಯಂತೆ ಮರದಲ್ಲಿ ಬೀಳುವದೆಂದರೆ ಅವಮಾನವೇ ಅಲ್ಲವೇ? ಪಾದಳ್ಳಿಯಲ್ಲಿ ಗೌಡರ ಗೌರವ-ಪ್ರತಿಷ್ಠೆಗಳು ಅಚಲವಾಗಿ ಉಳಿಯುವಂತೆ ಪ್ರಯತ್ನಿಸಲು ತಾವು ಯಾವಾಗಲೂ ಸಿದ್ಧರಿರುವರೆಂದು ಪಡದಯ್ಯನವರು ನಂಬುಗೆಯಿತ್ತರು. ಅವರ ಈ ನಂಬುಗೆಯ ಮಾತಿನ ಹಿಂದೆ ಯಾವ ಒಳಸಂಚಿನ ಮೊಟ್ಟೆಯೋಡೆಯಲಿತ್ತೋ ದೇವರೇ ಬಲ್ಲ!

ಪುನಃ ವಾಲೀಕಾರ ಮಲ್ಲಪ್ಪ ಓಡುತ್ತೆ ಬಂದು ಈ ಸಾರೆ ಘೋಜದಾರರು ಜಾವಡಿಗೆ ಬಂದು ಕರೆಕಳಿಸುವರೆಂದು ವರದಿಮಾಡಿದ. ಪಡದಪ್ಪನವರಿಗೆ ಹಳೆಯ ನೆನಪ್ಪಗಳೆಲ್ಲ ಕರಳಿದವು. ಘೋಜದಾರ ಘಕರುದ್ದೀನ ಸಾಹೇಬರ ಆಗಮನವೆಂದರೆ ಏಳೆ ವಿಶೇಷವೇನೋ ನಡೆದಿರಲೇಬೇಕೆಂದು ಉಹಿಸಿದರು. “ಬರತೀವಂತ ತಿಳಿಸಲೇ” ಎಂದು ಕೂಗಿ ಹೇಳಿ ಹೊರಡಲು ಸಿದ್ಧರಾದರು. ವಿಭೂತಿಯನ್ನು ಹೊಸದಾಗಿ ಧರಿಸಿಕೊಂಡು, ಕಡುವಿಗೆಗಳನ್ನು ಮೆಟ್ಟಿಕೊಂಡು ಪಡದಪ್ಪನವರು ಲಿಂಗಪ್ಪನವನ್ನು

ಜೊತೆಮಾಡಿಕೊಂಡು, ಹಾವಡಿಗೆ ನಡೆದರು.

ಹೌಜದಾರ ಘಕರುದ್ವಿನಸಾಹೇಬರು ಪಡದಯ್ಯನವರನ್ನು ಹಷಟದಿಂದ ಸ್ವಾಗತಿಸಿ “ಇವರ್ಯಾರು?” ಎಂದು ಲಿಂಗಪ್ಪನನ್ನು ನೋಡಿ ಕೇಳಿದರು. ಆಗ ಪಡದಯ್ಯನವರು ಲಿಂಗಪ್ಪನ ವೃತ್ತಾಂತವನ್ನೆಲ್ಲ ಸಾದ್ಯಂತವಾಗಿಯೇ ಹೇಳಬೇಕಾಯಿತು.

ಹೌಜದಾರರು ಹಳೆಯ ಪ್ರಕರಣವೋಂದರ ಬೆಂಬ್ಬಹತ್ತಿ ಈ ಉಂಗಿ ಬಂದಿದ್ದರು. “ಆ ಪುಂಡ ದಾದಾ ಈಗ ಇಂದುಪುರದ ಮಹಾರಾಜರ ಗರಡೀಮನ್ಯಾಗ ‘ವಸ್ತಾದಿ’ ಆಗ್ಯಾನಂತ ಹೊದೇನು?” ಎಂದು ಪ್ರಶ್ನೆ ಮಾಡಿದರು. “ಈಗ ಅಂವಾ ಇಲ್ಲಿದ್ದರ ಜೇಲಿಗೆ ಅಟ್ಟಬೇಕಂತ ತಯಾರಿ ಮಾಡಿಕೊಂಡು ಬಂದಿದೆ. ಏನ ಮಾಡಾದುಮಹಾರಾಜರ ಬೆಂಬ್ಬಿಗೆ ಬಿದ್ದು ಬದುಕಿಕೊಂಡಾನ. ಇಲ್ಲಾ ಅಂದರ ಪ್ರತಿಳಾಬಾಯಿ ದುರುಸರಣಿ ರುಳಾ ಅವಗ ಬಡಿಯೂ ಹಾಂಗ ಕಾಗದ ಪತ್ರಾ ರಂಗಾಯಿಸತ್ತಿದ್ದೆ” ಎಂದು ಘಕರುದ್ವಿನ ಸಾಹೇಬರು ನಿರಾಶೆಯ ನಿಟ್ಟಿಸಿರೊಂದನ್ನು ಬಿಟ್ಟರು.

“ಅಂತೂ ಪ್ರತಿಳಾಬಾಯಿ ಪ್ರಕರಣ ಇನ್ನೂ ನೀರ ಕಂಡಿಲ್ಲೇನ ಸಾಹೇಬರ?” ಎಂದು ಪಡದಯ್ಯನವರು ಹುತ್ತಾಹಲದಿಂದ ಕೇಳಿದರು.

ಪ್ರತಿಳಾಬಾಯಿಯ ಪ್ರಕರಣ ಹಲವಾರು ರೂಪ ತಾಳಿ ಹೊನೆಗೆ ಧೂಳು ತಿನ್ನುತ್ತ ಬಿದ್ದಿತ್ತು. ಆದರೆ ಗಿಬ್ನ್ಸ್ ಸಾಹೇಬರು ಬಂದಮೇಲೆ ಅದಕ್ಕೆ ಜೀವಕಚೆ ತುಂಬಿಸಿ ಮತ್ತೆ ತಪಾಸಣೆಗೆಂದ ಕಳಿಸಿದ್ದರು. ಘಕರುದ್ವಿನ ಸಾಹೇಬರಿಗೆ ಈ ಪ್ರಕರಣದ ಬೆಂಬ್ಬ ಹತ್ತಿ ತೇಂಕಹತ್ತಿತ್ತು. ಆದ್ದರಿಂದ ದಾದಾ ಸಿಕ್ಕಿದರೆ ಅವನ ಮೇಲೆ ಸುಲಭವಾಗಿ ಕೊಲೆಯ ಆರೋಪವನ್ನು ಹೊರಿಸಿ ಪ್ರಕರಣವನ್ನು ಕೊನೆಗಾಳಿಸಬೇಕಂದು ಅವರೆಲೀಸಿದ್ದರು. ಈಗ ಅದೂ ನಿರಾಶೆಯಾದಂತಾಯಿತು.

ಪಡದಯ್ಯನವರು ಮೆಲ್ಲಗೆ ಮತ್ತೊಂದು ಮಾತು ತೆಗೆದರು. ತಮ್ಮ ತಲೆಯಲ್ಲಿ ವಾಡೇದ ಕಬಜಾ ತೆಗೆದುಕೊಳ್ಳುವ ವಿಚಾರ ಸುಳಿದೊಡನೆಯ ಘಕರುದ್ವಿನರು ಬಂದದ್ದು ಶುಭಶಕುನವಾದಂತೆನಿಸಿತ್ತು. ಅಂತೆಯೇ ಸಾವಧಾನವಾಗಿ ಎಲ್ಲ ಪರಿಸ್ಥಿತಿಯನ್ನು ಅವರಿಗೆ ನಿರ್ವಹಿಸಿದರು. ಲಿಂಗಪ್ಪನೂ ನಡುವೆ ಮಾತಾಡಿ ತಮಗೆ ಸಹಾಯ ನೀಡಬೇಕಂದು ಬೇಡಿಕೊಂಡ. ಆದರೆ ಸಾಹೇಬರೇ ಒಪ್ಪಬಂತಿರಲಿಲ್ಲ. “ಈ ಶೈರತ್ತು ಲೋಗದ ಭಾನಗಡೇ ನಮಗೆ ಬ್ಯಾಡ. ಮಾಫ್ ಕರೋ” ಎಂದೇ ಹೇಳಿದರು. ಇತ್ತೀಚಿನ ಒಂದು ಕ್ಯಾಂಪಿನಲ್ಲಿ ಒಬ್ಬ ಹೆಣ್ಣುಮಗಳ ಸಲುವಾಗಿ ಸಾಹೇಬರು ಸಾಕಷ್ಟು ಪೆಟ್ಟಿ ತಿಂದಿದ್ದರು. ಆ ಹೆಣ್ಣು ಮಗಳ ಮಗ

ಶೋನಿ ಆರೋಪಿಯಾಗಿದ್ದ, ಘೋಜದಾರರು ಮುದ್ದೇಮಾಲನ್ನು ಜಟಿ ಮಾಡಲು ಹೋದಾಗ ಅವಳನ್ನು ಚಾವಡಿಗೆ ಕರೆಸಬೇಕಾಯಿತು. ಅವಳು ಪೋಲೀಸರ ಹಿಂದಿನಿಂದ ನಡೆಯುತ್ತ ಬಂದವಳು, ಅವರ ಕಣ್ಣ ತಪ್ಪಿಸಿ ಹಾಕುಬಾವಿಯಲ್ಲಿ ಹೋಗಿ ಬಿಧಿದ್ದಳು. ಅದರಿಂದ ಸಾಹೇಬರ ಪ್ರಾಣವೇ ಹೋಗುವಂತಾಗಿತ್ತು. ಈ ಪ್ರಕರಣದಲ್ಲಿ ಕೈಸುಟ್ಟುಕೊಂಡ ಸಾಹೇಬರು ಇನ್ನೊಮ್ಮೆ ಹೆಣ್ಣುಮಕ್ಕಳ ಗೊಡವೆಗೆ ಹೋಗಬಾರದೆಂದು ಖಿದಾನ ಹೆಸರಿನಿಂದ ಆಣ ಮಾಡಿದ್ದರು.

ಸಾಹೇಬರಿಂದ ಕೆಲಸವಾಗುವದಿಲ್ಲವೆಂದು ತಿಳಿದ ಇಬ್ಬರೂ ನಿರಾಶರಾದರು. ಶಿವಪುಜೆಯ ನೇವಮಾಡಿಕೊಂಡು ಪಡದಪ್ಪನವರು ಅಲ್ಲಿಂದ ಕಾಲ್ತೆಗೆದರು. ಲಿಂಗಪ್ಪ ಅವರ ನೇರಳಾಗಿ ಅವರನ್ನು ಅನುವರ್ತಿಸಿದ. ಉಂಟ ಮಾಡಿದ ನಂತರ ಲಿಂಗಪ್ಪ ಶ್ಯಾಮರಾಯನಿಂದ ದಪ್ತರದ ಜಾಚುರ ಪಡೆದು ಅಂದಿನಿಂದ ಅನಧಿಷ್ಟಕ್ತ ರಾಜನಾದ. ಅಂದು ರಾತ್ರಿ ಮತದಲ್ಲಿ ಸೇರಿದ ಭಕ್ತಪರಿವಾರವೆಲ್ಲ ಅವನನ್ನು ಮನಹೆಚ್ಚಿ ಕೊಂಡಾಡಿತು.

ಪಡದಪ್ಪನವರಿಗೆ ಇದು ಒಳ್ಳೆಯ ಸಂಧಿಯೆಂದೆನಿಸಿತು. “ಮಕ್ಕಳಿರಾ ಬರೇ ಗೊಡರಂತ ಹೋಗಳಿ ಅಟ್ಟಕೇರಿಸಿದರ ಆಗಿಲ್ಲ. ನಿಮ್ಮ ಸಲುವಾಗಿ ಗೊಡರು ಬೇಕಾದ್ದು ಮಾಡಾಕೂ ತಯಾರ ಅದಾರು. ತಮುಗ ಆದವರನ ಅವರು ಕಾಯಿತಾರು. ಆದರ ನೀವು ಅವರ ಸಲುವಾಗಿ ಏನ ಮಾಡುವರದೀರಿ ಹೇಳಿರಿ? ಶಂಕರಪ್ಪಗೊಡರ ಮಕ್ಕಳು ಅಂತ ಅವರಿಗೆ ಮರ್ಯಾದ ಮಾಡತೀರಿ. ಆದರ ಶಂಕರಪ್ಪಗೊಡರ ಮನ್ಯಾಗ ಅವರಿಗೆ ಪಾಲಿಲ್ಲ. ಗೊಡರ ವಾಡೇದಾಗಿನ ಒಂದ ಕ್ಷುಣೀ ಕೋಡಸೂ ಶಾಕತ್ತು ಒಬ್ಬರಲ್ಲಿ ಇಲ್ಲ. ಉರಗೊಡಗ ತನ್ನ ಮನೀ ಕಬಜಾ ತನಗೆ ಸಿಗಬಾರದಂದರ? ನಾಳೆ ಹರ್ಯಾಗೆದ್ದು, ಗೊಡರನ ಅವರ ಮನ್ಯಾಗ ಕುಂದರಿಸಿ ಮುಜುರಿ ಮಾಡತೀರಿ ಅಂತ, ನನ್ನ ಪಾದಾ ಮುಟ್ಟಿ ಆಣೇಮಾಡ್ರಿ. ನಾಳೆ ಗೊಡರ ವಾಡೇದ ಕಬಜಾ ತೋಗೊಳಾಕ ಯಾರ್ಯಾರ ಬರತೀರಿ ಅವರು ಕೈ ಮ್ಯಾಗ ಮಾಡ್ರಿ” ಎಂದು ಆವೇಶಯುಕ್ತವಾದ ಒಂದು ಭಾಷಣವನ್ನೇ ಕುಟ್ಟಿದರು.

ಜನರೆಲ್ಲ ಕೈಗಳನ್ನು ಮೇಲಕೆತ್ತಿ ತಮ್ಮ ಒಬ್ಬಗೆಯನ್ನು ವ್ಯಕ್ತಪಡಿಸಿದರೂ ಪಡದಯ್ಯನವರಿಗೆ ಇನ್ನೂ ಸಮಾಧಾನವಿದ್ದಂತೆ ತೋರಲಿಲ್ಲ. “ಮಕ್ಕಳಿರಾ, ನಿಮ್ಮಂಥ ನಾಲ್ಕೆಂಟು ಜನರಿಂದ ಇಂಥಾ ಕೆಲಸ ಆದೀಶು ಅಂತ ಅನಸತ್ಯತೆ? ದುದ್ದಾ, ಹೊಲಗೇರಿ ಜನಾ ಎಲ್ಲಾ ನಿನ್ನ ಹಿಂದ ನಾಳೆ ಬರೂ ಹಾಗ ಮಾಡಬೇಕು. ಮಾಯಪ್ಪ ಕುರುಬರನ್ನು ತರುದ ನಿನ್ನ ಕೂಡಿತು. ಕರಿಯಾ, ವಾಡೇದ ಕಮತದ ಆಳು ಎಲ್ಲಾ ಗೊಡರ ಬೇನ್ನ ಹಿಂದ ಅದಾರಂತ ನೀ ತೋರಿಸಿಕೊಡಬೇಕು.

ಉರಿಗೂರ ಹೊಡೆದೆದ್ದು ಬಂದರ ಗೌಡರು ವಾಡೇದಾಗ ಕಾಲ ಹಾಕ್ಕಾರು” ಎಂದು ಮತ್ತೆ ಹೇಳಿದರು.

“ಅದರ ಕಾಳಜೀನ ಬಿಡರಿ ಯಪ್ಪಾ” ಎಂದು ಪರಿವಾರವೆಲ್ಲ ಏಕಕಂಠದಿಂದ ಕೂಗಿ ತಮ್ಮ ಒಟ್ಟಿಗೆಯನ್ನು ಸೂಚಿಸಿತು. ಅಷ್ಟರಲ್ಲಿ ವಾಲಿಕಾರ ಮಲ್ಲಪ್ಪ ಗೌಡರೊಡನೆ ಗ್ರಹಿತರುಗುವ ಬಗ್ಗೆ ಮಾತು ಕತೆಯಾಡಲು ಬಂದವನು, ಈ ಮಾತು ಕೇಳಿ ಅಲ್ಲಿಯೇ ತಡೆದು ಎಲ್ಲವನ್ನೂ ಕೇಳಿಕೊಂಡ. ಆಮೇಲೆ ನೆಟ್ಟಿಗೆ ಅಲ್ಲಿಂದ ಪಾರ್ವತೆವ್ವಾನ ಮನೆಗೆ ಹೋಗಿ ಎಚ್ಚರಿಕೆಯಿಂದಿರಲು ಹೇಳಿ ಅಲ್ಲಿಂದ ಬಾಳಾಚಾರ್ಯರ ಮನೆಗೆ ಬಂದ.

ಶ್ವಾಮರಾಯನೊಡನೆ ವಾಡೇದ ಕರುತಿಗರು ಹೂಡಿದ ಬಂಡಿನ ವಿಷಯವಾಗಿ ಮಾತಾಡಿ ಆಚಾರ್ಯರು ಅದೇ ಮಲಗಿದ್ದರು. ಮಲ್ಲನ ದ್ವಾನಿ ಕೇಳಿ ಎದ್ದು ಬಾಗಿಲು ತೆಗೆದರು. ಮಲ್ಲ ಗಾಬರಿಯಿಂದಲೇ ಅವರಿಗೆ ಎಲ್ಲ ಸಂಗತಿಗಳನ್ನು ಅರಿಕೆ ಮಾಡಿಕೊಂಡ.

ಬಾಳಾಚಾರ್ಯರು ನಿಟ್ಟಿಸಿರಿಟ್ಟು “ಎಲ್ಲಾ ಶ್ರೀಹರಿ ಇಚ್ಛಾ ಇದ್ದಾಂಗ ಆಗತೆದ” ಎಂದು ತಮ್ಮೊಳಗೇ ಒಟ್ಟಿಗೆ ಬಂದಿತ್ತದಿನು. ಆಮೇಲೆ ಮಲ್ಲನ ಕಡೆಗೆ ತಿರುಗಿ “ನೀನು ಗ್ರಹಿಗೆ ಹೋಗೋದಿಲ್ಲೇನು?” ಎಂದು ಕೇಳಿದರು. ಮಲ್ಲನಿಗೂ ತನ್ನ ಕೆಲಸವೇ ತನಗೆ ಬೇಸರ ಬಂದಿತ್ತು. “ಉರ ಗೌಡರ ಕುಂತಗೋಂಡು ಲಾಟಿ ಮಾಡರಿ ಅಂತ ಜನರ ತೆಲ್ಪಾಗ ತುಂಬಾಕ ಹತ್ತಾರ್. ಅಂದಮ್ಮಾಗ ನಾ ಯಾಕ ಗ್ರಹಿ ತಿರಗಬೇಕರಿ?” ಎಂದು ಕೃಚಲ್ಲಿ ನುಡಿದ.

“ಯಾರು ಏನ ಮಾಡಲಿ ಮಲ್ಲ. ಗ್ರಹಿ ತಿರಗೂದು ನಿನ್ನ ಕರ್ತವ್ಯ ನಿನ್ನ ಕೆಲಸ ನಿನ್ನ ಕೆಲಸ ನಿಂದ ಮಾಡು ಹೋಗು” ಎಂದು ಆಚಾರ್ಯರು ಅವನನ್ನು ಕಳಿಸಿ ಹಾಸಿಗೆಯ ಮೇಲೊರಗಿದರು.

ಮಲ್ಲ ಕೇಳಿ ಹೋದ ಸುದ್ದಿಯಿಂದ ಆಚಾರ್ಯರ ಮನಸ್ಸು ವಿಚಲಿತವಾಗಿತ್ತು. ಸಾಯುವ ಮುಂದೆ, ಗೌಡರ ಮನಸೆನದ ಮಯಾರ್ಥದ ಕಾಯುತ್ತೇವೆಂದು ಶಂಕರಪ್ಪಗೌಡರಿಗೆ ವಚನಕೊಟ್ಟಿದರು. ಅದನ್ನು ಪಾಲಿಸುವ ಕಾಲವೀಗ ಬಂದಿದೆ. ಜಗತ್ತಿನಲ್ಲಿಯ ಪುಂಡತನವನ್ನು ನಿಲ್ಲಿಸಲು ತಾವೇನೂ ಪಣಮಾಡಿ ಹೊರಟಿಲ್ಲ; ನಿಲ್ಲಿಸಲು ಅಧಿಕಾರವೂ ತಮಗಿಲ್ಲ. ಆದರೆ ಪುಂಡತನ ತಲೆಬಾಗಿಲಿಗೇ ಬಂದರ ಅದನ್ನು ಪ್ರತಿಭಟಿಸಿದೇ ಬೇರೆ ಗತಿಯಿಲ್ಲ, ಬೆಳೆದ ಹೊಲ, ತುಂಬಿದ ಮನೆ, ತಿಳಿಯಾದ ನೀರು, ಬೆಳೆಯುತ್ತಿರುವ ಬಾಳು ಇವನ್ನೆಲ್ಲ ಈ ಬೇಟೆ-ನಾಯಿಗಳ ದವಡೆಯಿಂದ ಪಾರುಮಾಡುವ ದಾರಿಯಾದರೂ ಯಾವದು? ಬಾಳಿನ

ಹೃದಯಕ್ಕೇ ಅನ್ಯಾಯ ದಾಳಿಯಡುತ್ತಿದ್ದರೆ ಅದನ್ನು ಎದುರಿಸಲೇಬೇಕೆಲ್ಲವೇ?

ಆಚಾರ್ಯರಿಗೆ ಬೆಳಗನಕ ನಿದ್ದೆ ಹತ್ತಲೀಲ್ಲ. ಸಾತ್ತಿಪ್ತ ಜೀವಕ್ಕೇ ಸತ್ತ್ವವೇಕೆ ಇಲ್ಲ ಎಂಬುದೇ ಗೊಢಸಮಸ್ಯೆಯಾಯಿತು. ಅಸುರಶತ್ತಿ ದೃವಶತ್ತಿಗಿಂತ ಬಲವಾದದ್ದೆಂದು ಪುರಾಣದಲ್ಲಿ ತಾವು ಓದಿದ್ದು ಜೀವನದಲ್ಲಿಯೂ ಸತ್ಯವಾಗಬೇಕೇ? ದೇವರ ಅವಶಾರದ ಅಗತ್ಯ ಎಲ್ಲಿಯವರಿಗೆ ಇರಬೇಕು? ಹೀಗೆಯೇ ವಿಚಾರಮಂಧನದಲ್ಲಿ ಆಚಾರ್ಯರ ಜೀವ ಒದ್ದಾಟಿತು. ಅಷ್ಟರಲ್ಲಿಯೇ ಕೋಣಿ ಕೊಗಿ ಬೆಳಗಾಯಿತೆಯಿಂದು ಸೂಚಿಸಿತು. ಆಚಾರ್ಯರು ಎದ್ದು ಸ್ವಾನ್ಯಕ್ಷಾಗಿ ನಡೆದರು. ಸಾನ ಆಹ್ವಿಕೆಗಳನ್ನು ಮುಗಿಸಿಕೊಂಡು ನೆಟ್ಟಗೇ ಗೌಡರ ಮನೆಗೇ ಬಂದರು.

ಪಾರ್ವತೀವ್ವ ಅದೇ ಎದ್ದು ಆಕಳಿಗೆ ಮೇವು ಹಾಕಲು ಆಳಿಗೆ ಹೇಳುತ್ತ ನಿಂತಿದ್ದಳು. ಎಷ್ಟೋ ದಿನಗಳಾದ ಮೇಲೆ ತಾವಾಗಿಯೇ ಕರೆಸಿದಂತೆ ಆಚಾರ್ಯರು ಬಂದದ್ದು ನೋಡಿ ಅವಳಿಗೆ ಹಷಟ ಮಿತಿಮೀರಿತು. ಅವರ ಕಾಲಿಗೆ ಬಿದ್ದು “ನಿಮ್ಮ ಮಾತ ಮೀರಿ, ಏನೇನೋ ಮಾಡಿ ಹೀಗ ಹಂತಿನು. ಆದ ತೆಪ್ಪು ಹೊಟ್ಟಾಗಿ ಹಾಕೊಂಡು ಸಲವಬೇಕು. ನಿನ್ನ ಮಗಳಂತ ನೋಡು” ಎಂದು ಬೇಡಿಕೊಂಡಳು.

ಆಚಾರ್ಯರು ಮಾತನಾಡುವ ಮನಸ್ಸಿತಿಯಲ್ಲಿರಲ್ಲ. ಕ್ಷೋಮೋತ್ತ ಸುಮ್ನಿಂದ್ದು ಹೇಳಿದರು. ಮನಸ್ಸನ್ನೇ ಬಹಳ ಪ್ರಯತ್ನಪೂರ್ವಕವಾಗಿ ದಾರಿಗೆ ಹಷ್ಟಿವಂತಿತ್ತು ಅವರ ರೀತಿ. “ಮೋದಲ ವಾಡೇದ ತಲೆಬಾಗಲ ಹಾಕಸು. ನಾನು ಹೊರಗ ಕೂತುಗೊಂಡು ಬಂದದ್ದನ್ನೆಲ್ಲಾ ನೋಡಿಕೊಂಡಿನಿ. ಧೈರ್ಯ ಇರಲಿ. ಏನ ಬಂದರೂ ದೇವರು ಕಾಯಿತಾನ್” ಎಂದು ತಡೆತಡೆದು ಹೇಳಿದರು. ಮರುಮಾತಾಡದೆ ಅಲ್ಲಿಂದ ತಲೆಬಾಗಿಲ ಕಡೆಗೆ ನಡೆದರು, ಅವರ ಮಾತು, ಮುಖಿಮುದ್ರೆ, ನಡಿಗೆ ಎಲ್ಲದರಲ್ಲಿಯೂ ದಾರುಣವಾದ ನಿಶ್ಚಯಪ್ರೋಂದು ವಜ್ರಲಿಖಿತವಾದಂತಿತ್ತು.

ಎಂದೂ ಗೌಡರ ವಾಡೆಯ ತಲೆಬಾಗಿಲನ್ನು ಹಾಕಿರಲ್ಲಿ. ನೂರಾರು ವರ್ಷಗಳಿಂದ ಹಗಲುರಾತ್ರಿ ಆ ಮಹಾದ್ವಾರ ತೆರೆದೇ ಇರುತ್ತಿತ್ತು. ಇಂದು ತಲೆಬಾಗಿಲು ಹಾಕಬೇಕೆಂದು ಪಾರ್ವತೀವ್ವ ಹೇಳಿದ್ದನ್ನು ಕೇಳಿ ಆಳುಗಳಿಗಲ್ಲ ವಿಸ್ತೃಯವಾಯಿತು; ವಾಗತ್ಯಪೆನಿಸಿತು. ಪಾರ್ವತೀವ್ವನಿಗು ಆ ಭಾವನೆ ಬರದೆ ಹೋಗಿರಲ್ಲಿ. ಗೌಡರ ಮನೆತನದ ಏರಸತ್ತಾ ಬಾಗಿಲನ್ನು ತರೆದಿಟ್ಟುಕೊಂಡೇ ಜಗತ್ತನ್ನು ಎದುರಿಸಲು ಸಮರ್ಪವಾಗಿತ್ತು. ಆದರೆ ಇಂದು ಆಚಾರ್ಯರ ಮಾತನ್ನು ಮೀರುವಂತಿರಲ್ಲಿ.

ತಲೆಬಾಗಿಲು ಮುಚ್ಚಲು ಆಳುಗಳು ಹೊರಗೆ ಬಂದಾಗ ಆಚಾರ್ಯರು

ಅಲ್ಲಿ ನಾಲ್ಕೆಂಟು ಜನರೊಡನೆ ವಾದಿಸುತ್ತ ನಿಂತಿದ್ದರು. ಆಳುಗಳಿಗೂ ಬಂದ ಗಂಡಾಂತರದ ಕಲ್ಪನೆಯಾಯಿತು. ಮರುಮಾತಾಡದೆ ಬಾಗಿಲನ್ನು ಮುಚ್ಚಿದರು. ಬಾಗಿಲ ತಿರುಗಳೇ ಕೆರ್ರೆಂದು ಸಪ್ಪಳ ಮಾಡಿತು. ಆಳುಗಳು ಅದರ ಹಿಂದೆ ನಿಂತು ಕೇಳಹಟ್ಟಿದರು. ಆಚಾರ್ಯರೊಡನೆ ವಾದಿಸುತ್ತಿದ್ದ ಜನರು ಹೋರಟುಹೋದೊಡನೆ ಆಳುಗಳು ಮತ್ತೆ ಬಾಗಿಲು ತೆರೆದು ಹೊರಗೆ ನೋಡಿದರು. ಆಚಾರ್ಯರು ನರಸಿಂಹನಂತೆ ಮೊಣಕಾಲೆತ್ತರದ ಹೊಸ್ತಿಲದ ಮೇಲೆ ಕುಳಿತ್ತಿದ್ದರು.

“ನಿಮಗ ಬಾಗಲಾ ಹಾಕೊ ಮನಸ್ಸಿರದಿದ್ದರ ಬಾಗಲಾ ತಗದ ಹೋಗರಿ. ಆದರ ಇಲ್ಲಿ ಬಂದು ನಿಲ್ಲಬ್ಬಾಡಿ, ನಿಮ್ಮ ನಿಮ್ಮ ಕೆಲಸಾ ಮಾಡಹೋಗಿ” ಎಂದು ಆಳುಗಳ ಅನುಮಾನವನ್ನು ಲಕ್ಷ್ಯದಲ್ಲಿ ತಂದುಕೊಂಡು ಆಚಾರ್ಯರು ನುಡಿದರು. ಆಳುಗಳು ಸುಮ್ಮನೆ ಹೋರಟುಹೋದರು. ನಾಲ್ಕು ಜನರು ಸುಖಿವಾಗಿ ಮಲಗಬಹುದಾದಪ್ಪು ದೊಡ್ಡದಾಗಿದ್ದ ಹೊಸ್ತಿಲ ಮೇಲೆ ಆಚಾರ್ಯರೊಬ್ಬರೇ ನಿರೀಕ್ಷಿಸುತ್ತ ಕುಳಿತರು. ಕುಳಿತಲ್ಲಿಂದ ಕದಲುವಂತಿರಲ್ಲಿ. ಹೊಸ್ತಿಲಕ್ಕೇ ಬೇರುಬಿಟ್ಟವರಂತೆ ಅಚಲರಾಗಿ ಕುಳಿತು ಬಿಟ್ಟರು. ನಾಲ್ಕು ತಾಸು ಹೊತ್ತೇರಿದ ಮೇಲೆ ಪಡದಪ್ಪ ಹಾಗೂ ಲಿಂಗಪ್ಪಗೌಡ, ಅವರ ಬೆನ್ನುಹಿಂದಿನಿಂದ ನೂರಾರು ಜನರು ಅಲ್ಲಿಗೇ ಬಂದರು.

ಅವರಾರೂ ಆಚಾರ್ಯರನ್ನು ಅಲ್ಲಿ ನಿರೀಕ್ಷಿಸಿರಲ್ಲಿ. ಹೊಸ್ತಿಲ ಮೇಲೆ ಪ್ರತಿಭಟನೆಯ ಮೂರ್ತಿಯಾಗಿಯೇ ಕುಳಿತ ಆಚಾರ್ಯರನ್ನು ಕಾಣುತ್ತಲೇ ಜನ-ಪ್ರವಾಹ ಮುಗ್ಗರಿಸಿತು. ಅವರನ್ನೆಲ್ಲ ಕಿಡಿಗಳ್ಳಿಗಳಿಂದಲೇ ನೋಡುತ್ತ “ಇಕಾ, ನನ್ನ ಪ್ರಾಣ ಹೋದಮ್ಮಾಲೇ ನೀವೆಲ್ಲ ವಾಡೇಹೋಳಗ ಕಾಲಿಡಬೇಕಾಗತದ” ಎಂದು ಗುಡುಗಿನಂತೆ ಹೇಳಿದರು.

“ಲಿಂಗಪ್ಪ ತನ್ನ ಮನಿಗೆ ತಾ ಹೋಗಾತಾನು. ನಡಕ ಬಂದು ನೀವ್ಯಕ ಹರಕತ್ತ ಮಾಡತೀರಿ?” ಎಂದು ಪಡದಪ್ಪನವರ ಅಡ್ಡಬಾಯಿ ಹಾಕಿ ಕೇಳಿದರು.

“ಅವನ ಮನಿ ಅಜರಾಣಿ ಕುರುಬಗೇರಾಗ ಅದ, ಇಲ್ಲಿಲ್ಲ. ಬೇಕಾರ ಅವಾ ಅಲ್ಲಿ ಹೋಗಲಿ, ಯಾರು ಬ್ಯಾಡಂತಾರಿ!” ಆಚಾರ್ಯರು ನಿರ್ಬಾಗಿಯೇ ಮಾತಾಡಿದರು.

“ಅಂವಾ ಶಂಕರಪ್ಪಗೌಡರ ಮಗನ ಅಂತ ಸರಕಾರದಿಂದ ಬರದ ಬಂದೆಚೆ ಆಚಾರೆಪ್ಪಾ, ಗೌಡಿಕ ನೇಮಣಿಕಿ ಅಂವಗಾದದ್ದು ಗೊತ್ತೇಹೋ ಇಲ್ಲೋ?” ಪಡದಯ್ಯನವರ ಸ್ವಲ್ಪ ಜಬರಿನಿಂದಲೇ ಕೇಳಿದರು.

“ಸರಕಾರದ ಮಾತು ಆಧಾರಾಗಿದ್ದರ ವಾಡೇದ ಕಬಜಾ ಸರಕಾರದಿಂದನ

ತೋಗೋಬೇಕು. ಅಂಥಾ ಸರಳಮಾರ್ಗ ಬಿಟ್ಟು ಈ ಪುಂಡತನಾ ಯಾಕ?" ಆಚಾರ್ಯರ ಮರುಪ್ರಶ್ನೆ.

ಪಡದಯ್ಯನವರ ವಾದ ಇನ್ನೂ ಹೆಚ್ಚು ಗಂಭೀರವಾಯಿತು. "ಉರ ಜನರಿಗೆ ತಮ್ಮ ಗೌಡ ದಿಕ್ಕಿಲ್ಲದವನಂಗ ಮರದಾಗಿರೋದು ಪಾಡ ಕಾಣೂದಿಲ್ಲ, ಅದು ಉರಿಗೇ ಅಪಮಾನ. ಆದ್ದರಿಂದ ಗೌಡರು ತಮ್ಮ ಮನ್ಯಾಗು ತಾವು ಬಂದಿರಾಕ, ಪಾರ್ವತೀಪ್ರಸ್ನೆ ಒಪ್ಪಿಸಬೇಕಾಗೇತಿ. ಇದರಾಗ ಪುಂಡತನಾ ಏನು ಏತಿ?" ಎಂದು ಗದ್ದರಿಸಿದರು.

ಆಚಾರ್ಯರು ಅದಕ್ಕೆನೂ ಉತ್ತರ ಹೇಳದೆ ಕಲ್ಲಿನಂತೆ ಕುಳಿತಿದ್ದರು. ಪಡದಯ್ಯನವರಿಗೆ ಏನು ಮಾಡಬೇಕಂಬುದು ಒಮ್ಮೆಲೆ ಹೊಳೆಯದಾಯಿತು. ಆಚಾರ್ಯರನ್ನು ಮನವೋಲಿಸುವದು ಅಸಾಧ್ಯವೆಂದು ಅವರಿಗೆ ಅಂದು ಅನುಭವಹಾಗಿತ್ತು. "ಇಲ್ಲಿ ನೋಡಿ ಆಚಾರ್ಯ, ತಮ್ಮ ಗೌಡರು ಎಲ್ಲಿ ಇರಬೇಕನೂದ ಜನರಿಗೆ ಗೊತ್ತಾಗೇತಿ. ಸುಮಾಕ ದಾರಿ ಬಿಡ್ಡಿ, ಜನಾ ಸಿಟ್ಟಿಗೆದ್ದಿತೂ ಅಂದರ ಏನಾದೀತು ಹೇಳಾಕ ಬರಾಣಿಲ್ಲ" ಎಂದು ಬೆದರಿಕೆ ಹಾಕಿದರು. ಲಿಂಗಪ್ಪನೂ ಅದೇ ರೀತಿಯಲ್ಲಿ ಟಿಬರಿನಿಂದ ಮಾತಾಡಿದ.

"ನೋಡು ಲಿಂಗಪ್ಪ, ನೀನು ಶಂಕರಪ್ಪಗೌಡರ ಮಗಾ ಅಂತ ನನ್ನ ಪಾದಾ ಮುಟ್ಟಿ ಅಣಿಮಾಡು. ಆಮ್ಮಾಲೇ ಖಿಶಾಲ ಒಳಗ ಹೋಗು. ಇಲ್ಲಾಂದರ ನನ್ನ ಹೆಣಾ ತುಳದು ಒಳಗ ಹೋಗಬೇಕಾಗತದ" ಎಂದು ನಿಷ್ಪರಾಗಿಯೇ ಆಚಾರ್ಯರು ಉತ್ತರವಿತ್ತರು.

ಕಾಯಿದೆಯಿಂದ ದೊರೆತ ಹಕ್ಕಿಗೆ ಆಣೆ ಮಾಡುವದೆಂದರೇನು? ಸುಳ್ಳು ಆಣೆ ಮಾಡಿ ಒಳಗ ಹೋದರೆ? ಇದು ಪಡದಪ್ಪನವರ ವಾದ. 'ಲಿಂಗಪ್ಪಗೌಡರ, ನೀವ ಶಂಕರಪ್ಪಗೌಡರ ಮಗಾ ಅಂತ ಆಣಿಮಾಡರಿ. ಅದರಾಗೇನ್ನೇತಿ' ಎಂದು ಲಿಂಗಪ್ಪನ್ನು ಪ್ರೇರೇಪಿಸಿದರು. "ಗೌಡರು ಸುಳ್ಳು ಆಣೇ ಮಾಡಾಕ ತಯಾರ ಆದಾರೇನಿ?" ಎಂದು ಜನ ಕೊಗಿತು.

ಲಿಂಗಪ್ಪ ಅನುಮಾನಿಸಿದ. ಆಣೆಮಾಡಲು ಅವನಿಗೆ ಧ್ಯೇಯ ಬರಲಿಲ್ಲ. ಅದರ ಬದಲಾಗಿ ತನ್ನ ಅಸಹಾಯಕತೆಯನ್ನು ನೆನೆದು ಸಿಟ್ಟು ಬಂತು. ಎಲ್ಲವೂ ಅನಾಯಾಸವಾಗಿ ಕೈಗೂಡಿರುವಾಗ ಈ ಮುದುಕನೊಬ್ಬ ಅಡ್ಡವಾಗಬೇಕೇ? ಪಟ್ಟ ಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುವದಲ್ಲ! "ಲೇ ಏನ ನೋಡತೀರಿ? ಆ ಆಚಾರ್ಪನ್ನು ನೂಕಿ ಒಳಗ ನಡ್ಡಿರಿ?" ಎಂದು ಕೊಂಡಿಕೊಂಡ.

"ಯಾರಾವರು ಬಾಳಾಚಾರನ್ನ ನುಗಿಸಿಕೊಡೋವರು? ಹಾಂಗೇನಾದರೂ

ಮಾಡಿದರ ನಿಮ್ಮನ್ನಲ್ಲಾ ಸಾಲಬೇಡಿ ಹಾಕಿಸಿ ಜೇಲಿಗೆ ಅಡ್ಡಬೇಕಾದೀತು? ಪಡದಪ್ಪ ಬೆಂಕೀಮಟ್ಟಿ ಮುಟ್ಟಿ ಬದಕತೀಯಾ? ನಡೀರ ಸುಮ್ಮನೆ” ಎಂದು ಶೇಷಪ್ಪ ಜನರ ಹಿಂಡಿನಲ್ಲಿ ನುಗ್ಗಿ ಬಂದು ಕೊಗಿದ.

ಶೇಷಪ್ಪನ ಈ ಮಾತನ್ನು ಕೇಳಿ ನೆರೆದವರೆಲ್ಲ ಅಪ್ರುತಿಭರಾದರು. ಅವರಿಗೆ ಶೇಷಪ್ಪನ ವೈರ ಕಟ್ಟಿಕೊಳ್ಳುವ ಮನಸ್ಸಿರಲ್ಲಿ. ಲಿಂಗಪ್ಪನ ವಾರಸಾ ಪ್ರಕರಣದ ರಹಸ್ಯವೆಲ್ಲ ಅವನಿಗೆ ಗೊತ್ತಾಗಿತ್ತು. ನಿರುಪಾಯರಾಗಿ ಏನೊಂದು ಮಾತನ್ನೂ ಹೇಳದೆ ಎಲ್ಲರೂ ಅಲ್ಲಿಂದ ಚಡರಿದರು.

ಅವರೆಲ್ಲ ಹೋದಮೇಲೆ ಆಚಾರ್ಯರು ನಿಟ್ಟಿಸಿರಿಟ್ಟು ತಮ್ಮ ಮನಸೆಗೆ ಹೋದರು. ಮನಸೆಯೋಜಗೆ ಬಾರದೆ ಹಾಗೆಯೇ ಹೋದದ್ದನ್ನು ನೋಡಿ ಪಾರ್ವತೇವ್ವನಿಗೆ ದುಃಖ ಒತ್ತರಿಸಿ ಬಂದಿತು.

೩೯

ಪಾದಳಿಯ ಮರ ಅನವಸ್ಥೆಗೇಡಾದಂತಿತ್ತು. ಉಂಟು ಬಿಟ್ಟು ಓಡಿಹೋಗಿದ್ದ ಪಡದಯ್ಯನವರು, ಅದಾವ ಮಾಯದಿಂದಲೋ ತಿರುಗಿಬಂದು ಮತ್ತೆ ಮರದಲ್ಲಿ ತಮ್ಮ ಕಾರುಕವನ್ನು ಪ್ರಾರಂಭಿಸಿದ್ದರು. ಮರದ ಮರಿಯಾಗಿದ್ದ ಶಿವಯೋಗಿಸ್ತಾಮಿಗಳು ತಿರುಗಿ ತಮ್ಮ ಮನ ಕಾಣಬೇಕಾಯಿತು. ಗಿಬ್ಬನ್ ಸಾಹೇಬರ ಅಲಕ್ಷ್ಯ, ಪಡದಯ್ಯನವರ ದುಷ್ಪ ಪ್ರಯತ್ನ, ಉಂಟ ಹಿರಿಯಾರ ಹೊಣೆಗೇಡಿತನಗಳಿಂದಾಗಿ, ಕಟ್ಟಿಯ ಕಲ್ಲು ಕಟ್ಟಿಗೆ ಕೂತಂತೆ ಪಡದಯ್ಯನವರು ಮರದ ಪೀಠದ ಮೇಲೆ ವಿರಾಜಮಾನರಾಗಿದ್ದರು.

ಆದರೆ ಶಿವಯೋಗಿಸ್ತಾಮಿಗಳ ಭೂವಿತವ್ಯವೇನೇಂಬ ಚಿಂತೆ ಗಂಗಾಧರಯ್ಯನವರಿಗಿತ್ತು. ಸದಾಶಿವಯೋಗಿಗಳದ್ವಾಗಿನಿಂದಲೇ ಮರದೊಡನೆ ಅವರ ಸಂಬಂಧವಿತ್ತು. ಅಣ್ಣಿ ಸ್ತಾಮಿಗಳಾಗಿದ್ದರೆ ತಮ್ಮ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಮರಕ್ಕೆ ಕೃತಯುಗವಿದ್ದ ಕಾಲವದು. ಈಗ ತಮ್ಮ ಮನನೇ ಪೀಠಕ್ಕೆ ಬಂದಿದ್ದರಿಂದಂತೂ ಆ ಹೊಣೆ ಇನ್ನೂ ಹೆಚ್ಚಾಗಿತ್ತು. ಗಂಗಾಧರಯ್ಯನವರ ಪಾಲಿಗೆ ಮರ ಅವರ ತತ್ತ್ವಾಭಿವಾನದ ಕೇಂದ್ರವಾಗಿತ್ತು. ಆದರೆ ಪಡದಯ್ಯನಂಥವರು ಪೀಠಕ್ಕೆ ಕುಳಿತದ್ದರಿಂದ ಮರದ ಪಾವಿತ್ರ್ಯಕ್ಕೆ ಮೈಲಿಗೆಯಾಗಿತ್ತು. ಕಣ್ಣಿಮುಚ್ಚಿ ಸುಮ್ಮನೆ ಕುಳಿತರಲು ಸಾಧ್ಯವಿಲ್ಲವೆಂದು ಗಂಗಾಧರಯ್ಯನವರು ಈ ವಿಷಯವನ್ನು ಚರ್ಚಿಸಲು ಆಚಾರ್ಯರೆಡೆಗೆ ಬಂದರು.

ಬಾಳಾಚಾರ್ಯರು ಉಟಕ್ಕೆ ಕುಳಿತದ್ದರಿಂದ ಅಯ್ಯನವರು ತಿರುಗಿದ್ದರು. ಆದರೆ ಆಚರ್ಯರೇ ಆಗ್ರಹಪಡಿಸಿದ್ದರಿಂದ ಕೂಡಬೇಕಾಯಿತು. ಆಚಾರ್ಯರು ಉಟಮಾಡಿ ಬಂದು ಗಂಗಾಧರಯ್ಯನವರನ್ನು ಸ್ವಾಗತಿಸಿದರು. ಅವರು ಆಚಾರ್ಯರ ಮನೆಗೆ ಬಂದದ್ದೇ ಅಪರೂಪವಾಗಿತ್ತು.

“ನೀವು ಯಾವ ಕಾರಣಕ್ಕೆ ಬಂದೀರಿ ಅಂಬೂದು ಗೊತ್ತಾಗೇದ ಅಯ್ಯನೋರ. ನಿನ್ನ ಶ್ಯಾಮರಾಯನ ಜೋಡಿ ಇದರ ಬಗ್ಗೆನ ನಾ ವಿಚಾರ ಮಾಡಿದ್ದೆ. ಮಹಾರಾಜರು ಇಲ್ಲಿಗೆ ಬಂದಾಗ ಶಿವಯೋಗಿಸ್ವಾಮಿಗಳ ಶಿಕ್ಷಣದ ವ್ಯವಸ್ಥೆ ಮಾಡತೀವಿ ಅಂತ ಹೇಳಿ ಹೋಗ್ಯಾರ. ನಿಮ್ಮನ್ನ ಕರೆಸಿ ನಾನ ಇದನ್ನ ಹೇಳಬೇಕೂ ಅಂತ ಮಾಡಿದ್ದೆ. ಅದಕ್ಕೆ ನಿಮ್ಮ ವಿಚಾರ ಏನು?” ಎಂದು ಕೇಳಿದರು.

ಶಿವಯೋಗಿಸ್ವಾಮಿಗಳ ಶಿಕ್ಷಣದ ಭಾರವನ್ನು ಮಹಾರಾಜರು ಹೊತ್ತಿದ್ದನ್ನು ಕೇಳಿ ಗಂಗಾಧರಯ್ಯನವರಿಗೆ ಸಂತೋಷವಾಗಿತ್ತು. ಆದರೆ ಅದಕ್ಕಿಂತ ಮೊದಲು ಮರದ ಪಾವಿತ್ರೆವನ್ನು ಕಾಪಾಡಬೇಕಾಗಿತ್ತು. ಅದರ ಬಗ್ಗೆ ಮಹಾರಾಜರು ಏನೂ ಹೇಳಿರಲಿಲ್ಲ. “ಮರದ ಬಗ್ಗೆ ಏನಾರ ಮಾತು ನಡೆದಿದ್ದವೇನೈ? ಏಟ ದಿನಾ ಅಂತ ಈ ಹೊಲೆಗೇರಿ ನೋಡಬೇಕು? ಉರ ಹಿರ್ಯಾರೂ ಕಳ್ಳಿಮುಚ್ಚಿಗೊಂಡು ಕುಂತಾರು. ಮರದಾಗಿನ ಗೊಂದಲಾ ತಪ್ಪಿಸಾಕ ಏನ ಹಾದೀ ತಗದೀರಿ ಹೇಳಿ?” ಎಂದು ಸರಳವಾಗಿಯೇ ಕೇಳಿದರು.

ಅದಕ್ಕೆ ಆಚಾರ್ಯರಾದರೂ ಏನು ಹೇಳಬೇಕು? ಉರ ಹಿರಿಯರು ಕಳ್ಳಿ ಮುಚ್ಚಬಾರದು ನಿಜ. ಆದರೆ ಅವರಲ್ಲಿಯೇ ಹೊಂದಿಕೆ ಇರಲಿಲ್ಲ. ಮರದ ಬಗ್ಗೆ, ಯಾರಿಗೂ ಆಸ್ಥೇಯಿರಲಿಲ್ಲ. ಜೀವನದ ಕ್ರಮವೇ ಬದಲಾಗಿರಬೇಕು. “ಅದಕ್ಕೇನು ಮಾಡೂದದ ಅಯ್ಯನೋರ? ಪ್ರವಾಹ ಕೊಚಿಗೊಂಡು ಹೋಗೂ ಮುಂದ ಅದರ ಏರುಧ್ವ ಎಷ್ಟಂತ ಈಸರಬೇಕು? ಪರಿಸ್ಥಿತಿ ಕ್ಯಾರ್ಮೀರಿ ಹೋಗೇದ ಸುಮೃಗ ನೋಡಿಕೋತ ಕೂಡಾದೊಂದ ಹಾದಿ” ಎಂದು ಉದಾಸೀನತೆಯಿಂದಲೇ ಉತ್ತರವಿತ್ತು.

ಗಂಗಾಧರಯ್ಯನವರಿಗೆ ಇದೇನೂ ಸರಿಬರಲಿಲ್ಲ. ಮರದ ಪಾವಿತ್ರೆಭಂಗ ಅವರಿಗೆ ಅಸಹನೀಯವಾಗಿತ್ತು. ಪಡದಪ್ಪ ಹೇಳಿ ಕೇಳಿ ಅಯೋಗ್ಯ. ಈಗ ಚಿಮಣಾಳನ್ನು ತಂದಿಟ್ಟುಕೊಂಡು ಸಂಸಾರ ಬೇರೆ ಹೂಡಿದ್ದಾನೆ. ಸಂಸಾರಿಗೆ ವಿರಕ್ತರ ಮರದಲ್ಲಿ ಸ್ಥಾನವೇಕೆ? ಕುಡುಕರು, ಲಘಂಗರು ಇವರೇ ಅವನ ಸಂಗಾತಿಗಳಾಗಿದ್ದಾರೆ. ಮರದಲ್ಲಿ ಹಗಲೂ ರಾತ್ರಿ ಕುಡಿತ, ಜೂಜುಗಳೇ ನಡೆದಿವೆ. ಮೇಲಾಗಿ ಪೀಠ ಒಳಸಂಬಂಧಗಳ ಮೊಟ್ಟೆಯಾಗಿದೆ. ಇದನ್ನು ಕಂಡೂ ಕಂಡೂ

ಸುಮೃದ್ಧಿರಬೇಕೆಂದರೆ? ಉಂಟ ಹಿರಿಯರಲ್ಲಿ ಒಂದುಗೂಡಿ ವಿಕಾರ ಮಾಡದಪ್ಪು ಈ ವಿಷಯ ಕ್ಷುಲ್ಲಕವಾಯಿತೇ?

ಆಚಾರ್ಯರಿಗೂ ಇದರ ಅರಿವಾಗಿತ್ತು. ಆದರೆ ಅವರ ದೃಷ್ಟಿಪಥದಲ್ಲಿ ಆಸೆಯ ಒಂದು ಕೀರಣವೂ ಹೊಳೆದಿರಲಿಲ್ಲ. ಉಂಟ ಹಿರಿಯರೆಂದರೆ ಯಾರು? ಅಜರಾಣಿಯ ಅಯೋಗ್ಯನೊಬ್ಬು ಗೌಡನಾಗಿ ಬಂದಿದ್ದಾನೆ. ಪಡದಪ್ಪನೇ ಅವನಿಗೂ ಉಂಟಿಗೂ ಮಾರ್ಗದರ್ಶಿಯಾಗಿದ್ದಾನೆ. ಪಾರ್ವತೀಪ್ರಭಿಗೆ ತನ್ನ ಮನೆ, ಭೂಮಿಗಳನ್ನು ಕಾಯುವದೇ ದುಸ್ತರವಾಗಿದೆ. ಶ್ಯಾಮರಾಯ ಉರಿಗೇ ಹೊಸಬಿ. ಅವನ ಮಾತನ್ನು ಕೇಳುವದಂತಿರಲಿ, ಅವನ ಪರಿಚಯ ಕೂಡ ಎಷ್ಟೋ ಜನರಿಗಿರಲಿಲ್ಲ. ಇನ್ನು ತಾವು? ದಿನವೂ ಪ್ರವಾಹದ ವಿರುದ್ಧ ಈಸಿ ಈಸಿ ಕೈ ಸೋತುಹೋಗಿವೆ. ಬರಿಯ ಶೀಲಕ್ಕೆ ಶಕ್ತಿ ಎಲ್ಲಿಂದ ಬಂದಿತು?

“ಅದಕ ಹೇಳತ್ತಿನೀ. ಸುಮೃದ್ಧಿನ ಜಗತ್ತಿನ ಕ್ಷೇತ್ರಿಂದಾಣಿ. ಪಾಪದ ಕೊಡಾ ತುಂಬಿದಾಗ ದೇವರ ಅವರಿಗೆ ಶಿಕ್ಷ್ಯ ಮಾಡತಾನ. ಇದ್ದ ಒಂದು ಪುಣ್ಯದ ಅಂಶ ಕಾಯೋ ಕೆಲಸೂ ಅಪ್ಪು ನಾವು ಮಾಡೋದು. ಅಪ್ಪು ಮಾಡೋಣ. ಶಿವಯೋಗಿ ಸ್ವಾಮಿಗಳು ನಿಮ್ಮು ಮಗಾ ಇದ್ದರೂ ನಾಳೆ ಗುರುಪೀಠಕ್ಕೆ ಬರತಾರ. ಆ ಯೋಗ್ಯತಾ ಅವರಿಗೆ ಬರೋ ಹಂಗ ಈಗಿನಿಂದ ಪ್ರಯಿತ್ತ ಮಾಡಬೇಕಾಗತದ. ಅವರನ್ನು ಇಂಥಾ ವಾತಾವರಣಿದಾಗ ಬೆಳಸಬಾರದು. ಅನಾಯಾಸ ಮಹಾರಾಜರು ಹೇಳಿಕಳಿಸ್ತಾರ. ನಾಳೆ ಶ್ಯಾಮರಾಯನ ಜೋಡಿ ಅವರನ್ನು ಕಳಿಸಿಬಿಡ್ತಿ” ಎಂದು ಆಚಾರ್ಯರು ತನ್ನ ಮನೋಗತವನ್ನು ತಿಳಿಸಿದರು.

ಗಿಗಾಧರಯ್ಯನವರು ಜಿಂತೆಗೊಳಿಗಾದರು. “ನೀವು ಹೇಳಿದೆಲ್ಲಾ ಏರೇ ಆಚಾರ್ಯ, ಆದರ ಮುಖ್ಯಿನ ಕಾಲದಾಗ ಮಗನ್ನ ದೂರ ಕಳಸಿ ನಾ ಹ್ಯಾಗ ಇರಬೇಕು? ಇಲ್ಲೇ ವಿದ್ಯಾಕುಲಿಸಿದರ ಪಾಡ ಆಗಾಕಿಲ್ಲ?” ಎಂದು ಪ್ರಶ್ನೆ ಮಾಡಿದರು.

“ಇಂಥಾ ಪರಿಸ್ಥಿತಿಯೋಳಗ ಅವರಿಲ್ಲೆ ಇರೋದ ಯೋಗ್ಯ ಅಲ್ಲ. ನಿಮಗ ಈ ಮಾತು ಹೇಳಬೇಕ ನಾನು? ಕಟ್ಟಿ ಜನರು ಬದಕೋದು ಭಾಳ ಸುಲಭ ಅಪನೋರ. ಅದರ ಪುಣ್ಯ ಬೆಳೆಬೇಕಾದರ ಅದಕ್ಕ ನಾವೆಲ್ಲಾ ದಂಡಾ ಕೂಡಬೇಕಾಗತದ. ಮತದ ಕಲ್ಯಾಣ ಆಗಬೇಕೂ ಅಂತ ನಿಮಗ ಮನಸ್ಸಿದ್ದರ ಅವರನ್ನ ಕಳಿಸಲಿಕ್ಕೆಬೇಕು” ಆಚಾರ್ಯರು ನಿಧಾರಿದಿಂದಲೇ ಹೇಳಿದರು.

“ನಿಮ್ಮ ಮಾತು ಎಂದಾರ ತೆಗದ ಹಾಕತೀವೇ? ಅಂದ ಮರಕ್ಕ ಮರಿ ಮಾಡಲಿಕ್ಕೆ ಮಗನ್ನ ಕೊಡೂ ಅಂದಿರಿ. ಕೊಟ್ಟಿ, ಈಗ ಉರು ಬಿಟ್ಟು ಕಳಸೂ ಅಂತಿರಿ. ಕಳಸತೀನಿ ಆತ? ಆ ವಾತೇನು ದೊಡ್ಡದಲ್ಲ” ಎಂದು

ಗಂಗಾಧರಯ್ಯನವರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.

ಆದರೂ ಒಂದ ಮಾತು ಅವರ ಮನಸ್ಸಿನಲ್ಲಿ ಇನ್ನೂ ಕಟೆಯತ್ತಿತ್ತು. ಪಡದಯ್ಯನಂಥವರನ್ನು ಉರಲ್ಲಿಯೇ ಇರಗೊಡಬಾರದು. ಪ್ರಸಂಗ ಬಿಡ್ಡರೆ ವೀರಶ್ವೀವ ಸಮಾಜದ ಪ್ರಮುಖರೆಲ್ಲ ಹೋಗಿ ಅವನನ್ನು ಕೇಳಗುರುಳಿಸಬೇಕು. ಆಚಾರ್ಯರಿಗೆ ಈ ಮಾತು ಒಪ್ಪಿಗೆಯಿರಲಿಲ್ಲ. ಪಡದಯ್ಯ ಚಿಮಣಾಳನ್ನು ಮರದಲ್ಲಿ ತಂದಿಟ್ಟಿದ್ದು ಒಳ್ಳೆಯದೆಂತಲ್ಲ. ಆದರೆ ಇದೇ ಪಡದಯ್ಯನಿಗೆ ದಾನವ್ಯಾಪ್ತೇಯಸಿಯಾಗಿ ಮರದಲ್ಲಿ ಇರಲಿಲ್ಲವೇ? ಆಗ ಅದನ್ನು ನೋಡಿಯೂ ಜನರು ಒಂದು ತುಟಿ ಎರಡು ಮಾಡಿರಲಿಲ್ಲ. ಅಂದಮೇಲೆ ಈಗೇಕೆ ಅದರ ಗೊಡವೇ?

ಗಂಗಾಧರಯ್ಯನವರು ಏನೂ ಮಾತನಾಡಿದ ಅಲ್ಲಿಂದದ್ದರು. ಮತ್ತೊಮ್ಮೆ ಶಿವಯೋಗಿಗಳನ್ನು ಕ್ಷಾಸಲು ನೆನಪು ಮಾಡಿ ಆಚಾರ್ಯರು ಅವರನ್ನು ಬೀಳೆಕ್ಕುಂಡರು. ಗಂಗಾಧರ ರಂಪ್ಯನವರಿಗೆ ಇನ್ನೂ ಮರದ ಹುಚ್ಚು ಬಿಟ್ಟಿರಲಿಲ್ಲ. ಪಡದಯ್ಯನವರಂಥವರು ಗುರುಪೀಠದ ಪಾವಿತ್ರ್ಯವನ್ನು ಹಾಳುಮಾಡಲು ಹುಟ್ಟಿದವರು. ಅಂಥವರನ್ನು ಏನು ಮಾಡಿದರೂ ಅಲ್ಲಿ ಇರಗೊಡಬಾರದೆಂಬ ವಿಚಾರದಲ್ಲಿಯೇ ಅವರು ಹೊರಬಿದ್ದರು.

ಅವರು ಹೋದ ಸ್ವಲ್ಪ ಹೊತ್ತಿನಲ್ಲಿಯೇ ಶಿಲೇಧಾರ ಲಕ್ಷ್ಮಣ ಅಳುತ್ತೆ ಅಲ್ಲಿಗೆ ಬಂದ. ಆಚಾರ್ಯರಿಗೆ ಅದೇನೂ ಹೋಸದಲ್ಲ. ಪಾದಳ್ಳಿಯಲ್ಲಿ ಏನು ಬದಲಾದರೂ ಲಕ್ಷ್ಮಣನ ಅಳುಬುರುಕ ಮುಖ ಮಾತ್ರ ಜಿರಂತನವೆಂದು ಅವರಿಗೆ ಗೊತ್ತಿತ್ತು. “ಏನಪಾ ಲಕ್ಷ್ಮಣ, ಮತ್ತೇನು ಸುರ್ದಿ ತಂದಿ” ಎಂದು ಕೇಳಿದರು.

“ನಾನು ಕೂರಿಗಿ ದಿಂಡು ಹಾಯಿಸಾಕ ಬಡಿಗೇರ ಕಟ್ಟಿಗೆ ಹೋಗಿ ಕುಂತಿದ್ದೇನರಿ. ಹೊಲ್ಯಾರ ರುದ್ರ ಅಲ್ಲೇ ಇದ್ದ. “ಯಾಕ ಕೂರಗೀ ದಿಂಡು ಹಾಯಿಸತ್ತೀರಿ. ನೀವು ಮರಡಿಹೊಲಾ ಬಿತ್ತೂರಜ ಇಲ್ಲಾ. ನಾಳೆ ಪಡದಪ್ಪ ಚಿಮಣಾಬಾಯಿ ಪಾಲಿನ ಹೊಲದ ಕಬಜಾ ತೋಗೊಂಡು ಬೀಜಾ ಕಾಣಸೂಯವಸ್ತು ಮಾಡತಾರು” ಅಂತ ಹೇಳಿದನರಿ. ನಾ ಇದೆಲ್ಲಾ ನಗಿಚಾಟಿಗಿ ಅಂತ ನಂಬಲಿಲ್ಲ ಬಿಡಿ. ಬಡಿಗೇರ ಸತ್ಯಪನೂ ಅದ ಮಾತ ಅಂದಾ! ಬ್ಯಾಸಗೀ ದಗದಾ ಮಾಡಿಟ್ಟ ಮರಡಿಹೊಲಾ ಪಡದಪ್ಪನ ಬಾಯಿಗೆ ಇಟ್ಟು ಕುಂದರಬೇಕರೇ? ನಾಳೆ ದಾದಾ ಏನಂದಾನು?” ಎಂದು ಲಕ್ಷ್ಮಣ ಮತ್ತೆ ಗೋಳಾಡಿದ.

ಆಚಾರ್ಯರು ಅವನ ವೂತುಗಳನ್ನೇಲ್ಲ ಸವಾರಾನದಿಂದಲೇ ಕೇಳಿಕೊಂಡಿದ್ದರು. ಗೌಡರ ಮನೆಯ ಕಬಜಾ ಸಿಗಲಿಲ್ಲವೆಂಬ ಸಿಟ್ಟಿನಲ್ಲಿ ಪಡದಪ್ಪ ಇನ್ನೊಂದು ಹೊಂಚು ಹಾಕಿರುವನೆಂದು ತಿಳಿಯಿತು. ಗೊಂದಲವೆಬ್ಬಿಸದಿದ್ದರೆ

ಅವನ ಜೀವ ಸುಮೃದ್ಧಿ ಕೂಡಲಾರದು. “ಇಷ್ಟ ಹೌದಲೆಂಬೇ? ವಾರಸಾರಚಿಸ್ತರದಾಗ ಚಿಮಣಾನ ಹೆಸರು ಹಚ್ಚಲಿಕ್ಕೆ ನೀನ ಕಬೂಲಿ ಕೊಟ್ಟಿ, ಈಗ ಆಕಿ ಪಾಲಿನ ಹೊಲಾ ಆಕ್ಕೇಗೇ ಕಬಜಾ ಕೊಡುವೆಲ್ಲಾಂದರ?” ಎಂದು ಆಹಾರ್ಯರು ಅವನನ್ನೇ ಪ್ರಶ್ನೆಮಾಡಿದರು.

ಲಕ್ಷ್ಮಣನಿಗೆ ಈ ವ್ಯಂಗ್ಯ ತಿಳಿಯುವಂತಿರಲ್ಲ. ಆದರೆ ಅವನು ಅಳುಬುರುಕನಿದ್ದಷ್ಟೇ ಹಟಮಾರಿಯಾಗಿದ್ದ. ಆಡಿದ ಮಾತನ್ನೇ ತಿರುತಿರುಗಿ ಆಡಿ ಗಟ್ಟಿಗೊಳಿಸುತ್ತಿದ್ದ. ಈಗಲೂ ಹಾಗೆಯೇ ಆಯಿತು. “ಚಿಮಣಾ ಭೂಮಿಗೆ ಬರಲಿ. ನಾ ಹರಕತ್ತ ಮಾಡಿದರ ನನ್ನ ನಾಲಿಗಿ ಸೀಳರಿ. ಅದರ ಪಡದಪ್ಪ ಬರತಾನ ಅಂದರ ಹ್ಯಾಗ ಸುಮೃಗ ಕೂಡಬೇಕರಿ? ಚಿಮಣಾನ್ನ ಕರಕೊಂಡು ಬಂದು ಭೂಮ್ಯಾಗ ಕಾಲ ಹಾಕು, ಇಲದಿರಕ ಕಾಲುಮುರದು ಕೈಯಾಗ ಕೊಡತೀನು ಅಂತ ನಾ ಹೇಳಾವರಿ” ಎಂದ ಲಕ್ಷ್ಮಣ.

“ಹುಚ್ಚ ಇದ್ದೀ ನೋಡು ಲಕ್ಷ್ಮಣ. ಅಲೆಂಬೇ ನಾಳೆ ಚಿಮಣಾನ ಬಂದು ತನ್ನ ಪಾಲಿನ ಹೊಲಾ ಪಡದಪ್ಪಗ ಬರದುಕೊಟ್ಟೇನಿ ಅಂದರ ನೀ ಏನು ಮಾಡಾವ? ಚಿಮಣಾನ ಪಡದಪ್ಪನ ಪಾಲಿಗ ಬಿದ್ದಾಗ, ಆಕಿ ಹೊಲಾನೂ ಅವನ ಪಾಲಿಂದ ಅಲ್ಲ? ಸುಮೃಗ ಇಲ್ಲದ್ದೊಂದು ಮಾಡಲಿಕ್ಕೆ ಹೋಗಬ್ಬಾಡ” ಎಂದು ಬುದ್ಧಿ ಹೇಳಿದರು.

ಲಕ್ಷ್ಮಣ ಹಕ್ಕೆಹಕ್ಕೆ ಗಟ್ಟಿಸಿಕೊಂಡ. ನಾನಾನ ಮಗಳಿಗೆ ಈ ಗತಿಯಾಯಿತಲ್ಲ ಎಂದು ಅವನಿಗೆ ದುಃಖಿಸಿತ್ತು. ವಾಸ್ತವಿಕವಾಗಿ ನಾನಾ ಸತ್ಯಮೇಲೆ ಚಿಮಣಾಳನ್ನು ತಾನು ಸಾಕಬೇಕಾಗಿತ್ತು. ಆದರೆ ಮರದಲ್ಲಿ ಅವಳು ಬಂದ ಮೇಲೆ ಅವಳನ್ನು ಭೆಟ್ಟಿಯಾಗಲೂ ಕೂಡ ಹೋಗದಂತೆ ಪರಿಸ್ಥಿತಿ ವಿಪರೀತವಾಗಿತ್ತು. ಚಿಮಣಾ ತನಗೆ ಎರವಾದಂತೆಯೇ ಎಂಬ ವಿಚಾರ ಲಕ್ಷ್ಮಣನ ಕರುಳನ್ನು ಅಲುಗಿಸಿತು. ನಿರುಪಾಯವಾಗಿ ಮರುಮಾತಾಡದೆ ಅಲ್ಲಿಂದ ಎದ್ದು ಹೊರಟ.

ಬೆಳಗಿನಲ್ಲಿ ಗೋಡರ ವಾಡೆಯ ಕಬಜಾ ತೆಗೆದುಕೊಳ್ಳುವ ಯೋಚನೆ ಸಫಲವಾಗದ್ದರಿಂದ ಮರದ ಪರಿವಾರ ನಿರುತ್ತಾಹದಿಂದ ತುಂಬಿತ್ತು. ಅಂದು ರಾತ್ರಿ ಮರದಲ್ಲಿ ಕೂಡಿದ ಯಾರೊಬ್ಬರ ಮುಖಿದ ಮೇಲೂ ಕಳೆಯಿರಲಿಲ್ಲ. ಪಡದಯ್ಯನವರು ವರಾತ್ರ ಅದಮ್ಯ ಆತ್ಮವಿಶ್ವಾಸದಿಂದ ಇನ್ನೂ ಮುರಿದುಂಬಿಸುತ್ತಿದ್ದರು. ಇಂದು ಬೆಳಗೆ ಮಾಡಿದ್ದ ಪ್ರಯುತ್ತದಲ್ಲಿ ಕಾಲು ಜಾರಿದ್ದರೆ ತಪ್ಪೇನೂ ಇಲ್ಲ. ಎಲ್ಲ ಪ್ರಯುತ್ತಗಳೂ ಸಫಲವಾಗಬೇಕೆಂದೇನು ಬರೆದುಕೊಟ್ಟಿದೆಯೇ? ಆದರೆ ಹಾಗೆಂದು ಪ್ರಯತ್ನವನ್ನೇ ಬಿಟ್ಟಿ ಕೂಡುವದು

ಜಾಣತನವಾಗಲಾರದು. ಪಡದಯ್ಯನವರು ಆಡುತ್ತಾಡುತ್ತೇ ಇನ್ನೊಂದು ಯೋಜನೆಯ ಹೊಂಚನ್ನು ರೂಪಿಸುತ್ತಿದ್ದರು. ಭಾವನೆಯ ಆವೇಶದಲ್ಲಿ ಅವರ ಮಾತಿಗೆ ದೊಡ್ಡಾಟದ ಭಾಷಣದ ಉತ್ತರತೆ ಬಂದಿತ್ತು.

“ಒಬ್ಬರ ತಾರ್ಕಿಕಾಗಿದ್ದ ಅಸ್ತಿ ಕಬಜಾ ತೋಗೊಳ್ಳುದು ಅಂದರ ಏನು ಸ್ಥಿತಿಯಾಗಿತ್ತು? ಅದು ಒಂದು ಲಧಾಯಿ ಮಾಡಿದ್ದಾಂಗ ಇತಿ. ಲಧಾಯಿ ಮಾಡಬೇಕಾದರ ಎದುರಿಗೆ ಬಂದವರ ಬಲಾ ಎಷ್ಟು ಅನ್ನೊದನ್ನು ತೋಗಿ ನೋಡಬೇಕಾಗತ್ತೇತೀ. ನಾವು ಅದನ್ನು ನೋಡಲಿಲ್ಲ ಅಂತಾ ನೋತ್ತಿವಿ. ಅದೇನು ದೊಡ್ಡ ಮಾತ್ರಲ್ಲ. ಯಾಕಂದರ ಗೌಡರ ವಾಡೇದ ಕಬಜಾ ಗೆಲ್ಲುಂದಂದರ ಪಾದಳ್ಳಿನ ಗೆದ್ದಾಂಗ. ಅದನ್ನು ಈಗ ಬಿಟ್ಟುಬಿಡುನು. ಲಧಾಯಿಗೆ ಹೋಸಾ ಜಾಗ ನೋಡಬೇನು. ನಾಳೆ ನಾವೆಲ್ಲಾ ನಾನಾನ ಮರಡಿ ಹೋಲಾ ಬಿತ್ತಾಕ ಹೋಗಬೇಕೂ ಅಂತ ವಿಕಾರ ಐತ್ತೇಸ್ವರಾ. ಕರಿಯ ಕೂರಿಗಿ ದಿಂಡು ಹಾಯಿಸಿ ಸಜ್ಜುಮಾಡಿ ಇಟ್ಟಾನು. ನಾಳೆ ಲಕ್ಷ್ಮಣ ಭೂಮಿ ಕಬಜಾ ತನ್ನ ಕಡೆ ಇತಿ ಅಂತ ಹರಕತ ಮಾಡಬಹುದು. ಬಾಳಾಚಾರಿ, ಶೇಷಪ್ಪ, ಬಿರಾದರ ಗೌಡರು, ಗೌಡರ ಆಳು, ಎಲ್ಲಾ ಅವನ ಬೆಂಬಲಕ್ಕು ಬಂದು ನಿಲ್ಲಬಹುದು. ನಮ್ಮ ಜನರು ಹೆಚ್ಚಿಗೆದ್ದರ ಅವರನ್ನು ಒದ್ದು ಓಡಿಸಿ ಕಬಜಾ ಪಡೆಯೋದು ಸಾಧ್ಯ ಆಗತ್ತೇತಿ” ಎಂದು ಸಾವಧಾನವಾಗಿ ಹೇಳಿ ಎಲ್ಲರ ಮುಖಗಳನ್ನು ಪರೀಕ್ಷಿಸಿದರು.

ಪಡದಪ್ಪನವರ ಈ ಹೋಸ ಯೋಜನೆ ಕ್ರಮಬದ್ಧವಾಗಿತ್ತು. ಹೋದಲು ನಾನಾನ ಮರಡಿಯ ಹೋಲ, ಆಮೇಲೆ ಗೌಡರ ಹಗೆಗಳು, ಕೊನೆಗೆ ಗೌಡರ ವಾಡೆ ಹೀಗೆ ಅವರ ವಿಜಯ ನಡೆಯಬೇಕಾಗಿತ್ತು. ಬೆಳಗಿನ ನೋಲು ಅವರಲ್ಲಿ ಈಷೆಯನ್ನು ಕೆರಳಿಸಿತ್ತು, ಎಚ್ಚರಿಕೆಯನ್ನೂ ಕಲಿಸಿತ್ತು ಮೇಲಾಗಿ ಸೋತು ಬಂದ ಜನರಿಗೆ ಹೋಸ ಹುರುಪು ತುಂಬುವ ಕೆಲಸವನ್ನೂ ಅವರು ಮಾಡಬೇಕಾಗಿತ್ತು. ಏನೇ ಆದರೂ ಇಂದಿನ ಸೋಲನ್ನು ಮತ್ತೊಮ್ಮೆ ಆಗಗೊಡದಂತೆ ನೋಡಿಕೊಳ್ಳಬೇಕೆಂಬ ನಿರ್ಧಾರದಿಂದಲೇ ಅವರು ಮಾತಾಡಿದರು.

ಹೋಲೆಯ ರುದ್ರ ಮೇಲೆದ್ದು, “ಯಪ್ಪಾ, ನಮ್ಮ ಹೋಲಗೇರಿ ಜನಾ ನಿಮ್ಮ ಹಿಂದ ಇತಿ ಅಂತ ತಿಳಕೋರಿ. ಅವರ ಇಂದಿನ್ನಾಂಗ ತಿರಿಗಿ ಬರಾದಾದರ, ತಿರಿಗಿ ಜನರಿಗೆ ಮಾರೀ ತೋರಿಸುದು ಜಡಾ ಆಗತ್ತೇತಿ. ವಾಡೇಕಬಜಾ ತೋಗೊಳ್ಳುದು, ಹಗೆ ಲಾಟಿ ಮಾಡುದು ಅನ್ನಾಣಾ ಜನಾ ಬಲೇ ಹುರುಪ ಆಗಿ ಬಂದಿತ್ತು ಬಿಡರಿ. ಹೋಟ್ಟಿಗೆ ಒಂದ ಮುಕ್ಕ ಕಾಳ ಇಲ್ಲಾ. ನಾಳೆ ನಾನಾ

ಸಾಬನ ಮರಡಿ ಬಿಕ್ಕಿ ಬರಿಗೈಲೆ ಮಂದಿನ್ನ ಮನಿಗೆ ಕಳಿಸಬಾರದರಿ. ತಿರುಗಿ ಬರೂ ಮುಂದ ಗೌಡರ ಹಗೆ ಹಾರಹೊಡೆದು ಕಾಳ ಹಂಚಿಬಿಡರಿ. ಅಮದರ ಜನಾ ಕಿತ್ತೆದ್ದು ಬರತ್ತೆತೀ ನೋಡ್ಡಿ” ಎಂದು ತನ್ನ ಅಭಿಪ್ರಾಯವನ್ನು ಹೇಳಿದ.

ಕುರುಬರ ಮಾಯಪ್ಪ ಇನ್ನೂ ಗಾಂಜಿಯ ಗುಂಗಿನಲ್ಲಿಯೇ ಕುಳಿತವ. “ಯಪ್ಪಾ, ‘ನಾನಾಸಾಬನ ಮರಡಿ ಬಿತ್ತಲಾಕ ನೀವ್ಯಾರಲೇ ಮಕ್ಕಳಿರ್ಬಾ’ ಅಂತ ಯಾರರೇ ಕೇಳಿದರ ಏನಂತ ಹೇಳಬೇಕರಿ?” ಎಂದು ವ್ಯಾವಹಾರಿಕವಾದ ಅಡಚಣೆಯೊಂದನ್ನು ನಿರೇದಿಸಿದ.

ಪಡದಯ್ಯನವರು ಈ ವಿಷ್ಣುವನ್ನು ಮೊದಲೇ ಉಹಿಸಿದ್ದರು. ಅದಕ್ಕೆ ಅವರ ಉತ್ತರ ಸಿದ್ಧವಾಗಿಯೇ ಇತ್ತು. “ಮಗನೇ ಆ ಮಾತು ಬಂದರೆ, ನನ್ನ ತೋರಿಸಿ ನೀವು ಪಾರಾದರಾತಪ! ಬಂದು ನನ್ನ ಕೇಳಲಿ ಅವರು. ಮಾರಿ ಮಾಗಿನ ನೀರು ಇಳಿಸೂ ಹಾಂಗ ಉತ್ತರ ಕೊಡತಿನು?” ಎಂದು ತಮ್ಮ ವ್ಯಕ್ತಿಪ್ರದ ಅಭಯವನ್ನು ನೀಡಿದರು. ಏನು ಮಾಡಿದರೂ ನಂಬಿದವರನ್ನು ಎಂದಿಗೂ ಕ್ಯಾಬಿಡಲಾರೆ ಎಂದು ಪರಮಾತ್ಮನೇ ಹೇಳುವ ರೀವಿಯಲ್ಲಿ ನುಡಿದು, ಪರಂತಿಯನ್ನೇತೀ ಆ ಮದ್ಯವನ್ನು ಗುಟುಕರಿಸಿದರು. ಅವರ ಮಾತು ಕೇಳಿ ಜನರೆಲ್ಲ ನಿಶ್ಚಿಂತರಾದರು.

ಆದರೆ ಅದೇ ಹೊತ್ತಿಗೆ ಮಾತದ ಬಾಗಿಲದಲ್ಲಿ ಪ್ರತ್ಯಕ್ಷರಾದ ಗಂಗಾಧರಯ್ಯನವರೇ ಪಡದಪ್ಪನವರನ್ನು ಮಾತಾಡಿಸಿದರು. “ಇಗಾ ಈಗ ನಾನಾ ಆ ಪ್ರತ್ಯೇ ಮಾಡತಿನು. ಯಾರ ಮಾರಿಮಾಗಿನ ನೀರು ಹಾಗ ಇಳಸತೀಯೋ, ಅದೆಂತಾ ಉತ್ತರ ಇತ್ತೋ ಹೇಳು?” ಎಂದು ಕೂಗಿದರು.

ಗಂಗಾಧರಯ್ಯನವರ ಆಗಮನ ಅನಿರೀಕ್ಷಿತವಾಗಿತ್ತು. ಉರಲ್ಲಿ ಬಾಳಾಚಾರ್ಯರ ತರುವಾಯ ಗೌರವಸ್ಥಾನದಲ್ಲಿದ್ದವರೆಂದರೇ ಅವರೇ. ಅವರನ್ನು ಕಂಡರೆ ಎಲ್ಲರಿಗೂ ಭಯಭಕ್ತಿ ತುಂಬಿರುತ್ತಿದ್ದವು. ಅಂಥವರು ಮತದಲ್ಲಿ ಕಾಲಿಟ್ಟದ್ದನ್ನು ಸೋಡಿ ಪಡದಯ್ಯನವರ ಎದೆ-ಗುಂಡಿಗೆ ಕೂಡ ನಡುಗಿತ. ಮದ್ಯದ ಪರಂಗಳೆಲ್ಲ ಎಲ್ಲೆಲ್ಲಿಗೋ ಮುಖಿಮುಚ್ಚಿಕೊಳ್ಳಲು ಸರಿದಾಡಿದವು. ಪರಿವಾರದಲ್ಲಿ ಎಷ್ಟೋ ಜನರು ನಡುಗುತ್ತ ಎದ್ದು ಕೂಡ ನಿಂತರು. ಅದಲ್ಲದೆ ಗಂಗಾಧರಯ್ಯನವರು ಒಬ್ಬರೇ ಬಂದಿರಲ್ಲಿ. ಅವರ ಹಿಂದ ವೀರಶ್ವೇವ ಸಮಾಜದ ಪ್ರಮುಖರೆಲ್ಲ ಬಂದಿದ್ದರು.

ಪಡದಯ್ಯನವರು ಅಷ್ಟರಲ್ಲಿಯೇ ಸಾವರಿಸಿಕೊಂಡಿದ್ದರು. ಮೈಮೇಲಿನ ಕಾವಿಸ್ತರವನ್ನು ಸರಿಮಾಡಿಕೊಂಡು, ಕುಳಿತ್ತಿದ್ದ ಆಸನವನ್ನು ಬದಲಿಸಿ, “ಯಾರದು ನನ್ನ ಕೇಳಾವರು?” ಎಂದು ತಾತ್ತ್ವಿಕ ಗಾಂಭೀರ್ಯದಿಂದ ಕೇಳಿದರು.

“ನಾನು—ತಃ ಮರಡ ಶಿಷ್ಯಾ—ಕೇಳತೇನು. ಸನ್ಯಾಸಿಯಾದ ಗುರುವಿಗೆ ನಾನಾನ ಮರಡಿ ಬಿತ್ತೂ ಅಧಿಕಾರ ಹ್ಯಾಗ ಬಂತು ಅಂತ ಕೇಳತೇನು? ನಾ ಒಬ್ಬನ ಅಲ್ಲಾ, ಮರಡ ಶಿಷ್ಯರೆಲ್ಲ ಕೇಳತಾರು. ಗುರುವಿನ ಭಾಯಿಂದ ಏನ ವಾಕ್ಯ ಬಂದೀತೋ ಕೇಳಾಕ ತಯಾರದೀವಿ. ಒಜ್ಞಾಕ ಬರ್ತಿ ಎಲ್ಲಾರು” ಎಂದು ಗಂಗಾಧರಯ್ಯನವರು ತಮ್ಮ ಹಿಂದೆ ಬಂದಿದ್ದ ಜನರನ್ನೆಲ್ಲ ಒಳಗೆ ಕರೆದರು. ದೊಡ್ಡ ದೊಡ್ಡ ರೈತರೆಲ್ಲ ಒಳಗೆ ಬಂದು ನಿಂತುಕೊಂಡರು.

ಪಡದಯ್ಯನವರು ಒಮ್ಮೆ ಎಲ್ಲರನ್ನೂ ಚೆನ್ನಾಗಿ ನಿರೀಕ್ಷಿಸಿದರು. ಅಂದು ಜಾವಡಿಯಲ್ಲಿ ಮರಡ ಬಿಟ್ಟು ಹೋಗೆಂದು ಹೇಳಿದ ಮುಖಗಳೇ ಇಂದು ಮತ್ತೆ ಕಂಡವು. ಎದುರಿಗೆ ತಮ್ಮ ಪ್ರತಿಸ್ವಾಧಿಕರ್ಯಾದ ಗಂಗಾಧರಯ್ಯನವರು ಜೇರೆ ನಿಂತಿದ್ದರು. ಅವರು ಒಟ್ಟಾಗಿ ಬಂದಿರುವ ಕಾರಣವೇನಿರಬಹುದೆಂದು ಅವರಿಗೆ ಕೂಡಲೇ ಹೋಳಿಯಿತು. “ಬರ್ತಿಪಾ, ಇಂತಾ ಸರಿರಾತ್ಯಾಗ ಮತ್ತೇನು ದಗದಾ ಹೂಡಿಕೊಂಡು ನಮ್ಮನ್ನ ಕಾಣಾಕ ಬಂದೀರಿ? ಅದನ್ನೀಟು ತಿಳಿಸಿಬಿಡಿರಿ. ಬರ್ತಿ ಮ್ಯಾಗ ಕೂಡಬರ್ತಿ ಎಲ್ಲಾರು” ಎಂದು ಹೇಳಿ ಅರ್ಥವಿಲ್ಲದ ನಗೆಯೋಂದನ್ನು ಬಿರಿದರು.

ಅಂಗಡಿ ವೀರಯ್ಯ ಮುಂದೆ ಬಂದು “ಇದು ಆನಬುನಾದಿಯಿಂದ ವಿರಕ್ತಿರ ಮತಾ ಆಗೇ ಏತಿ. ನೀವು ಸಂಸಾರ ಹೂಡಿದರ ನಾವು ಹ್ಯಾಗ ಸುಮ್ಮಿಗಿರಬೇಕು? ಸಂಸಾರ ಮಾಡೋ ಸನ್ಯಾಸಿಗೆ ಹೀಗಿದೆ ಮ್ಯಾಗ ಕುಂಡರಾಕ ಅಧಿಕಾರ ಹ್ಯಾಗ ಬರತ್ಯೇತಿ? ಇದು ಪರಲುರಾಗ ತಿಳಿದರ ಯಾರೂ ನಮ್ಮಗೂಡ ಹೇಳಿಗಂಡಿನ ವ್ಯವಹಾರ ಮಾಡಾಕೆಲ್ಲ. ಅದನ್ನ ಕೇಳಾಕ ನಾವಿಲ್ಲೇ ಬಂದದ್ದು. ನೀವು ಸಂಸಾರ ಮಾಡೂಹಾಗಿದ್ದರ ಮತಾ ಬಿಡಬೇಕಾಕ್ಕೆತ್ತಿ. ಇಲ್ಲದಿರಕ ಸಂಸಾರ ಬಿಡಬೇಕಾಕ್ಕೆತ್ತಿ” ಎಂದು ನಿದಾನಕ್ಕಿಣ್ಯಾವಾಗಿ ಹೇಳಿದ್ದು.

ಒಂದಿಲ್ಲೊಂದು ದಿನ ಇಂಥ ಪ್ರಸಂಗವನ್ನು ಎದುರಿಸಬೇಕಾಗುವದೆಂದು ಪಡದಯ್ಯ ನವರಿಗೆ ಅನಿಸಿತ್ತು. ಅಂತೆಯ ಇದಕ್ಕೆಲ್ಲ ಸಿದ್ಧರಾಗಿಯೇ ಅವರು ಜಿಮಣಾಳನ್ನು ಮರಡಲ್ಲಿ ಕರೆದುಕೊಂಡು ಬಂದಿದ್ದರು. ಆದರೆ ಅನಿರೀಕ್ಷಿತವಾಗಿ ಹೀಗೆ ಮೈಮೇಲೆ ಬಂದರೆ ಏನು ಹೇಳಬೇಕೆಂಬುದನ್ನು ಅವರು ಯೋಚಿಸಿರಲಿಲ್ಲ. ಆದರೂ ಈಗ ಅವರು ಧ್ಯೇಯಗೆದಲಿಲ್ಲ. ಒಂದು ನಿಮಿಷ ಯೋಚಿಸಿದರು. ಫಕ್ಕನೆ ಏನೋ ಹೋಳಿದಂತಾಗಿರಬೇಕು. ದೊಡ್ಡದಾಗಿ ನಕ್ಕ ಮಗ್ಗಿಲಲ್ಲಿದ್ದ ಲಿಂಗಪ್ಪಗೌಡನ ಭುಜವನ್ನು ಚಪ್ಪರಿಸಿದರು. ಇದೇನು ಮಂಡಿಂಬ್ಬೇ ಮಂಡಿಂಬ್ಬೇ ಎಂದು ಹೂಡಿದವರೆಲ್ಲ ತಬ್ಬಿಬಾದರು. ಪಡದಯ್ಯನವರ ಪರಿವಾರ ಕೂಡ

ಮೂಕವಿಸ್ತಿತವಾಗಿತ್ತು.

“ಗೌಡರ ನಾ ನಿಮಗೆ ಈ ಮಾತು ಮುಂಚೇಕ ಹೇಳಿದ್ದಿಲ್ಲ? ಯಾಕ ವ್ಯಘಟ ನನ್ನಮಾನ ಅಪವಾದಾ ತರತಿರಿ ಅಂತ ಹೇಳಿದೆ. ಆಗ ನೀವೇನಂದರಿ?” ನಾ ಗೌಡ. ಉರಾಗ ನಾ ಮಾಡಿದ್ದ ನಡಿಕ್ಕೆತೀ ಅಂತ ಅಂದಿರಿಲ್ಲೋ? ಈಗ ಏನ ಉತ್ತರಾ ಕೊಡತಿರಿ ಕೊಡಿ. ಈಗ ಬಂದಿರೋ ಶಿವಮೃಕ್ಷಳೆಲ್ಲಾ ಮರದ ಜೀವ ಇದ್ದಾಂಗ. ಚಿಮಣಾನ್ನ ತಂದಿಟ್ಟವರು ನೀವ ಅಂತ ನಾ ಹೇಳಿದರೂ ಅವರು ನಂಬಾಣೀಲ್ಲ. ಕರೇ ಏನ್ನೇತಿ ಅದನ್ನ ಅವರಿಗೆ ನೀವ ಹೇಳಿಬಿಡ್ಡಿ” ಎಂದು ನಗನಗುತ್ತಲೇ ಹೇಳಿಬಿಟ್ಟರು.

ಲಿಂಗಪ್ಪ ಈ ಮಾತುಗಳನ್ನು ಕೇಳಿ ಅಪ್ರತಿಭಾನಾದ. ಏನು ಹೇಳಬೇಕೆಂಬುದು ತಿಳಿಯದೆ ಮಂಕಾಗಿ ಅಶ್ರಿತ ನೊಡಹತ್ತಿದ. ಅದೇ ಹೊತ್ತಿಗೆ ಆಕಸ್ಮಿಕವಾಗಿ ಅಡಿಗೆ ಮನಯ ಬಾಗಿಲ್ಲಿ ಮರಿಗೆ ನಿಂತುಕೊಂಡಿದ್ದ ಚಿಮಣಾ ಅವನ ಕಡ್ಡಿಗೆ ಬಿದ್ದಳು. ಅವನು ಮರದಲ್ಲಿಯೇ ಇರುತ್ತಿದ್ದರೂ ಈ ಮೊದಲು ಅವಳನ್ನೆಂದೂ ನೋಡಿರಲ್ಲಿ. ಹಾಸು ಅಣಿವ ದನಿ ಕೇಳಿದಾಗೋಮ್ಮೆ ಅಶ್ರಿತ ನೋಡಿ ಚಿಮಣಾಳನ್ನು ನೋಡಬೇಕೆಂದು ಬಯಸಿ ನಿರಾಶನಾಗಿದ್ದ. ಸಾಮಾನ್ಯವಾಗಿ ಹೆಣ್ಣಿನ್ನು ನೋಡಬೇಕೆಂಬ ಆಸೆ ಅವನಲ್ಲಿಯೂ ಇತ್ತು. ಅದರಲ್ಲಿಯೂ ಪಡದಪ್ಪನಂಥ ವಿರಕ್ತ ಹುಚ್ಚಿದ್ದ ಹೋಗಿ, ಮುಂದಿನ ಗಂಡಾಂತರದ ಪರಿವೆ ಇಲ್ಲದೆ ಕರೆದು ತರುವ ಸಾಹಸವನ್ನು ಪ್ರೇರೇಟಿಸಿದ ಅವಳ ಚಲುವಿನ ಬಗ್ಗೆ ಅವನಿಗೂ ಕುಶಾಹಲವಿತ್ತು. ಈಗ ಆ ಕನಸು ನನಸಾಗಿತ್ತು. ಲಿಂಗಪ್ಪನ ಮನಸ್ಸಿನಲ್ಲಿ ಮಲಗಿದ ಕಾವಿನಂತೆ ಸುಪ್ತವಾಗಿದ್ದ ಆಸೆ ಈಗ ಹೆಡೆ ಬಿಚ್ಚಿತ್ತು.

ಲಿಂಗಪ್ಪನ ಈ ಮಂಕಣ್ಣು ಕಂಡು ಪಡದಪ್ಪನವರು ಮತ್ತೊಮ್ಮೆ ಎಚ್ಚರಿಸಿದರು. “ಗೌಡ ಏನನ್ನೂದು ಗಡಾನ ಹೇಳಿಬಿಡ್ಡಿ. ಈ ಜನರು ನನ್ನ ಬಗ್ಗೆ ತಪ್ಪು ತಿಳವಳಿಕಿ ಮಾಡಿಕೊಂಡು ಬಂದಾರು. ನಿಮ್ಮದೇನೂ ಇದರಾಗ ತೆಪ್ಪೆತೀ ಅಂತ ನನಗ ಅನಸೂದುಲ್ಲ. ಇನ್ನೂ ಹರೆದವರು, ಮಾನ ಉರ ಗೌಡರು. ಚಿಮಣಾನಂಥಾ ಹೆಣ್ಣಿ ತಂದು ಇಟ್ಟರೆ ನಿಮಗ ಯಾರೂ ಹೆಸರಿಡೂದುಲ್ಲ. ಅದರ ಬದಲು ನನಗ ಅಂತಾರೂ. ಮರದ ಹೆಸರಿಗೆ ಬಂದ ಈ ಅಪವಾದ ತೋಳಿದುಹಾಕಬೇಕು” ಎಂದು ಲಿಂಗಪ್ಪನ ಮೇಲಿನ ಕಟ್ಟುಕತೆಯನ್ನೇ ಜೀವದುಂಬಿ ನಿಜವಾಗಿಸಿದರು.

ಲಿಂಗಪ್ಪನ ಮೈ ಬೆವರಿತ್ತು. ಹಾಕಿಕೊಂಡ ಬಗಲಗಿ ಅಂಗಿಯ ಒಳಭಾಗ ತೊಯ್ದು ಚಳಿ ಅನಿಸಿದ್ದರಿಂದ ನಡುಗು ಬಂತು. ಪಡದಪ್ಪನವರ ಮುಖಿ ನೋಡಿ ಧೈರ್ಯ ಬಂತೋ, ಅಥವಾ ಚಿಮಣಾಳ ಚಲುವು ಸಾಹಸವನ್ನು

ಪ್ರೇರೇಷಿಸಿತೋ ಗೊತ್ತಿಲ್ಲ ಅಂತೂ ಪಡದಪ್ಪ ಹೇಳಿದ್ದನ್ನೇ ಅಕ್ಷರಶಃ ಅ ದೈವದೆದುರು ಒಟ್ಟೆಂದುಬಿಟ್ಟು ಯಾರಿಗೂ ಸುಳ್ಳಮಗನಾಗಿ ಬಂದು ಇನ್ನೊಬ್ಬರ ಅಸ್ತಿ ಸಹಜವಾಗಿ ಮಡಿಲಲ್ಲಿ ಬಿದಿತ್ತು. ಈಗ ಯಾರಿಗೇಲೇ ಸುಳ್ಳಗಂಡನಾಗಿ ಹೆಣ್ಣನ್ನು ಪಡೆಯಬೇಕಾಗಿತ್ತು. ಲಿಂಗಪ್ಪ ಆಗಲೂ ಹೆದರಿದ್ದ. ಈಗಲೂ ಹೆದರಿದ್ದ. ಆದರೆ ಫಲವನ್ನು ನಿರಾಕರಿಸುವ ಧೈಯವಾಗಲಿ ವಿರಕ್ತಿಯಾಗಲಿ ಅವನಲ್ಲಿರಲಿಲ್ಲ. ಅದಕ್ಕೆಂದೇ ಒಟ್ಟುಕೊಂಡ. ಅದರ ಜೊತೆಗೇ ಇನ್ನೊಂದು ಮಾತನ್ನೂ ಜೋಡಿಸಿದ. ನಾಳೇ ತನಗೆ ಗೌಡರ ವಾಡೆಯಲ್ಲಿ ಪಾಲು ಸಿಕ್ಕರೆ ತಾವಿಬ್ಬರೂ ಹೋಗಿ ಅಲ್ಲಿ ಇರುವುದಾಗಿ ಹೇಳಿದ.

ಬಂದವರಲ್ಲಿ ಯಾರು ಮಾತನಾಡುವಂತಿರಲಿಲ್ಲ. ಆವೇಶದಿಂದ ಹೊಡೆಯಲೆಂದೆತ್ತಿದ ಕೈಯನ್ನು ಯಾರೋ ತಡೆದಂತೆ ಅವರ ಸ್ಥಿತಿಯಾಗಿತ್ತು. ಆದರೂ ಯಾರೋ ಒಬ್ಬರು ಮಾತಾಡಿದರು.: “ಅಲ್ಲಿ ಅಪನೋರ, ಕೊಸಿನ ತಂದಿಯ ಹೆಸರು ನಿಮ್ಮದು ಹಚ್ಚುರಂತಲ್ಲಿ?”

“ಇಲ್ಲ ಅಂತ ನಾ ಎಲ್ಲಿ ಹೇಳಿನು? ಕೈಯಾಗ ಸರಕಾರಿ ದಪ್ಪರು ಇದ್ದವರು ಬೇಕಾದ್ದು ಹಚ್ಚುತಾರು. ಬಾಪೂಸಾಹೇಬನ ಮಾವನ ಗೌಡ. ತನ್ನ ಆ ಅಳಿಯನ ಹೆಸರು ಅಂವಾ ಹಚ್ಚುದು ಸಾಧ್ಯ ಇತ್ತೇನು? ತನ್ನ ಅಳಿಯಾ ಸಂಭಾವಿತ ಅಂತ ತೋರಬೇಕಾದರೆ ಈ ಪಾಪದ ಹೊರೀ ಒಬ್ಬ ಸನ್ಯಾಸಿಮಾರ್ಗ ಹೊರಿಸಿಬಿಟ್ಟೂ ತೀರಿತು” ಎಂದು ವಿವರಣೆಯಿತ್ತನು.

ಪಡದಪ್ಪನವರು ಹೇಳಿದ ಮಾತನ್ನು ಅಲ್ಲಿ ಬಂದ ಮರ್ಯಾದವಂತರಾರೂ ನಂಬಿವಂತಿರಲಿಲ್ಲ. ಆದರೆ ನಾಜಿಕೆಯಲ್ಲಿದ ಈ ಸುಳ್ಳನ ಎದುರು ಹೇಗೆ ವಾದಮಾಡಬೇಕು? ವಾದ ಹಾಕಿದರೂ ಪ್ರಯೋಜನವಾದರೂ ಏನು? ತಾವು ಇಂಥಲ್ಲಿಗೆ ಬರಲೇಬಾರದಿತ್ತೆಂದು ಅವರಿಗೆಲ್ಲ ಎನಿಸಿತು. ಗಂಗಾಧರಯ್ಯನವರಿಗೆ ಆಚಾರ್ಯರ ಮಾತು ನೆನಪಾಗದೆ ಇರಲಿಲ್ಲ ಪಡದಪ್ಪನ ಹೀನತೆ ಇಲ್ಲಿಯವರೆಗೂ ಹಬ್ಬಬಹುದೆಂದು ಅವರಿಗನಿಸಿರಲಿಲ್ಲ. ಈಗ ಅದರ ಪ್ರತ್ಯಕ್ಷ ಅನುಭವ ಬಂದಂತಾಗಿತ್ತು. ಇನ್ನು ಮೇಲೆ ಇಲ್ಲಿ ನಿಲ್ಲುವದರಲ್ಲಿ ಅರ್ಥವಿಲ್ಲವೆಂದರಿತು ಅವರೆಲ್ಲ ಹೊರಟರು. ಆಗ ಪಡದಯ್ಯನವರು ಅವರನ್ನು ತಡೆದು, “ಇಗಾ ಈಗ ಇನ್ನೊಂದು ಮಾತೂ ನಿಮ್ಮ ಕಿವಿಗೆ ಹಾಕೇಬಿಡತೇನಿ. ನಾಳೇ ಲಿಂಗಪ್ಪಗೌಡರು ಚಿಮಣಾನ ಹೊಲದ ಕಬಜ್ಜಾ ತೊಗೊಳಾಕ ಹೋಗೋವರದಾರ. ಅವರಿಗೋಡು ಬೆಂಬಲ ಆಗಲಿ ಅಂತ ನಾನೂ ಹೋಗಿರತೇನಿ. ಆಗ ಅದೂ ಒಂದು ನಂದ ಕಾಯಕಾ ಅಂತ ತಿಳಿ ಬಾಡ್ತಿ, ರೈತರೆಲ್ಲಾ ಗೌಡರಿಗೆ ನೆರವಾಗಿರೂದು ಪಾಡ”

ಎಂದು ಮುಂದಿನ ತಮ್ಮ ಕಾರ್ಯಕ್ರಮದ ಬಗ್ಗೆಯೂ ಹೇಳಿ ಜನಾಪವಾದವನ್ನು ತಪ್ಪಿಸಿಕೊಂಡರು.

ಎಲ್ಲರೂ ಮುರುಮಾತಾಡದೆ ಹೋರಣಿಹೋದರು. ಪಡದಯ್ಯನವರ ಶಿಷ್ಯವ್ಯಂದಪೂ ಕರಿತು.

ಆ ರಾತ್ರಿ ಲಿಂಗಪ್ಪಗೌಡರಿಗೆ ನಿದ್ದೆಯೇ ಹತ್ತಲಿಲ್ಲ. ತನ್ನ ದೈವದ ಬಗ್ಗೆ ತನಗೇ ಆಶ್ಚರ್ಯವಾಗಿತ್ತು. ಅಜರಾಣಿಯ ಸುರುಬಗೇರಿಯಲ್ಲಿ ಬೆಳೆದ ಅವನಿಗೆ ಈ ಸುಖದ ಕಲ್ಪನೆ ಕೂಡ ಬಂದಿರುವದು ಸಾಧ್ಯವಿದ್ದಿಲ್ಲ. ಆದರೆ ಈಗ ಕಲ್ಪವ್ಯಕ್ತದ ನೇರಳಿನಲ್ಲಿಯೇ ಕುಳಿತಂತೆ ಅವನ ಸ್ಥಿತಿಯಾಗಿತ್ತು. ಬಾಹ್ಯವೈಭವದ ಗುರುತು ಅವನ ಅಂತರಂಗಕ್ಕೆ ಹತ್ತುವಂತಿರಲಿಲ್ಲ. ಪಾದಳಿಯ ಗೌಡಿಕೆ ಅವನ ಕಲ್ಪನೆಗೂ ಏರಿ ದೊಡ್ಡದಾಗಿತ್ತು. ಗೌಡನಾಗುವ ಯೋಗ್ಯತೆ ಅವನಲ್ಲಿರಲಿಲ್ಲ. ಅಂತಲೇ ಹೆದರಿದ್ದ. ಪಡದಯ್ಯನವರ ಸ್ನೇಹ ಅವನ ಪಾಲಿಗೆ ವಜ್ರರಕ್ಷೆಯಾಗಿ ಬಂದಿತ್ತು. ಪಡದಯ್ಯನವರ ಅವಿಶ್ರಾಂತ ಪ್ರಯತ್ನಪೂರ್ವ ಅಧವಾ ತನ್ನ ದೈವ ಹಣ್ಣಾಗುವ ಕಾಲ ಬಂದಿದ್ದರಿಂದಲೋ ಪಾದಳಿಯ ಗೌಡಿಕೆ ಅವನ ಪಾಲಿಗೆ ಬಂದಿತ್ತು. ಅದನ್ನು ನಿಸ್ತರಿಕೊಳ್ಳುವ ಯೋಗ್ಯತೆಯಿಲ್ಲದಿದ್ದರೂ ಪಡೆದಪ್ಪೇ ಲಾಭವೆನ್ನುವ ಮನಃಸ್ಥಿತಿಯಲ್ಲಿ ಅವನಿದ್ದ.

ಇನ್ನು ಚಿಮಣಾ! ಪಡದಯ್ಯನವರ ಸನ್ನಿಧಿಯಲ್ಲಿ ಎಷ್ಟು ಗೊತ್ತಾಗಬೇಕೋ ಅಷ್ಟೇ ಅವಳ ಬಗ್ಗೆ ಪರಿಚಯವಿದ್ದರ್ದು. ಅವಳು ಜಾರಿಣಿ ಎಂಬ ಇತಿಹಾಸವೇ ಅವನ ಕಾಮವನ್ನು ಕರೆಸಿತ್ತು. ಇಂದು ಕಂಡ ಅವಳ ರೂಪ ಅವನ ಯೋಗ್ಯತೆಗೂ ಏರಿ ಶ್ರೇಷ್ಠವಾಗಿತ್ತು. ಪಡದಯ್ಯನವರ ಕಾರಸ್ಥಾನವೇ ಅದನ್ನೂ ತನಗೆ ತಂದುಕೊಟ್ಟಿತ್ತು. ಲಿಂಗಪ್ಪ ತನ್ನ ದೈವವನ್ನು ತಾನೇ ಹೊಗಳಿದ. ತಾನು ಬೇಡದೆ ಈ ಐಶ್ವರ್ಯವೆಲ್ಲ ತನ್ನದಾಗಬೇಕಾದರೆ ತನ್ನ ರೂಪ ಯೋಗ್ಯತೆಯೇ ದೊಡ್ಡಿರಬಹುದೆಂದು ಭಾವಿಸಿದ. ಅದರಲ್ಲಿಯೂ ಚಿಮಣಾಳ ರೂಪ ಜ್ಞಾಲಯಾಗಿ ಅವನ ಮನಸ್ಸನ್ನು ಸುಡಹತ್ತಿತ್ತು. ಆ ಆಸೆ ಅವನ ಕೀಳರಿಮೆಯನ್ನೂ ಮೆಚ್ಚಿ ಕುಳಿಯಹತ್ತಿತ್ತು. ಇವೊತ್ತು ಪಡದಯ್ಯನವರು ನಾಲ್ಕು ಜನರೆಡುರು ಹೇಳಿದ ಮಾತನ್ನೇ ಆದಪ್ಪು ಬೇಗ ಗಟ್ಟಿಮಾಡಿಬಿಡಬೇಕೆಂದು ಸಂಕಲ್ಪ ಮಾಡಿಕೊಂಡ.

ಅದರೂ ಹೊರಗಿನ ಈ ವೈಭವವೆಲ್ಲ ಅವನ ವೈಕಿಷ್ಟಕೆ ತಲೆಭಾರವಾಗಿತ್ತು. ಅವನ ಅಂತರಂಗ ಇಂಥ ಹಷಣದ ಮಧ್ಯದಲ್ಲಿ ನರಳುತ್ತಿತ್ತು. ಆದರೆ ಅ ನೋವಿನ ಅರಿವು ಅವನಿಗಾಗುತ್ತಿದ್ದರೆ ಅವನ ಯೋಗ್ಯತೆ ಇನ್ನೂ ಹೆಚ್ಚಬೇಕಾಗಿತ್ತು.

೪೦

ಮರುದಿನ ನಾಗರಚವತಿ. ಶ್ರಾವಣಮಾಸದ ನಿವರ್ಚಣಾವಾದ ನಸುಕು ಮೂಡಿತು. ಹಿಂದಿನ ರಾತ್ರಿ ಸ್ವಲ್ಪ ಮಳೆಯಾಗಿದ್ದರಿಂದ ಇನ್ನೂ ಜೋಗಾಳಿ ಸುಳಿಯುತ್ತಿತ್ತು. ಅರುಖೋದಯದ ಕಾಲದಲ್ಲಿ ಬೇಳಗಿನ ನಿತ್ಯದ ಉತ್ಸಾಹವಿರಲಿಲ್ಲ. ಬೂದಿಬೇಳಕು ಬಿಟ್ಟಿ ಬೇಸರದಿಂದಲೇ ಎಲ್ಲ ಕಡೆಗೂ ಪಸರಿಸಿತ್ತು. ಕಪ್ಪುಬಿಣ್ಣದ ಮೋಡಗಳು ಬಾನ ತುಂಬ ಹರಡಿಕೊಂಡಿದ್ದವು. ನಸುಕು ಒಂಟಿಯಾಗಿ ಕುಳಿತು ಅಳುತ್ತಿರುವಂತೆ ಕಾಣುತ್ತಿತ್ತು.

ಕೋಳಿ ಕೂಗಿತು. ಬೀಸುವಕಲ್ಲಿನ ಸಪ್ಪುಳಿದೊಂದಿಗೆ ಅಲ್ಲಲ್ಲಿ ಹಾಡುವ ದನಿಯೂ ಕೇಳತೋಡಿತು. ಅಂದು ನಾಗರಚವತಿಯಾಗಿದ್ದರಿಂದ ಹೆಣ್ಣು ಮಕ್ಕಳಿಗೆಲ್ಲ ಅವಸರದ ಕೆಲಸ ಕಾದಿತ್ತು. ಅತ್ಯಂತ ಮನೆಯಲ್ಲಿಯೇ ತಪರುಮನೆಯ ನೆನಪು ಕಲಹುವ ದಿನ. ನಾಗರಚವತಿಯ ಭಾವಲಹರಿ ವಾತಾವರಣದಲ್ಲಿಯೇ ತೇಲಿ ಬಂದಂತಿತ್ತು.

ಪಡದಪ್ಪನವರ ಮತದಲ್ಲಿ ಇದಾವ ಭಾವಲಹರಿಗೂ ಅವಕಾಶವಿರಲಿಲ್ಲ. ಬೆಳತನಕ ನಿದ್ದೆಯಿಲ್ಲದೆ ಉರಿಯುವ ಕಣ್ಣಗಳಿಂದಲೇ ಲಿಂಗಪ್ಪಗೌಡ ನಸುಕನ್ನು ನೋಡಿದ. ಬೂದಿಬೇಳಕು ಮತದಲ್ಲಿ ಸಾಪಕಾಶವಾಗಿ ಪ್ರಕಟವಾಗುತ್ತಿತ್ತು. ಚಿಮಣಾಳ ನೆನಪು ಎದೆಯಲ್ಲಿ ಉರಿ ಹೊತ್ತಿಸಿದಂತಾಯಿತು. ಪಡದಯ್ಯನವರು ಅದೇ ಎದ್ದು ಮೂಲೆಯಲ್ಲಿ ಮಲಗಿದ್ದ ಕರಿಯನನ್ನು ಕೂಗಿ ಎಬ್ಬಿಸುತ್ತಿದ್ದರು. “ಕಮತಿಗ್ಯಾ ಅಂತ ಹೇಳಿಕೊಂತಿವಿ. ಭೂಮಿ ಬಿತ್ತಲಾಕ ಹೋಗೋ ದಿನಾ ಇಂದ. ನೀ ಇನ್ನೂ ಬಿದ್ದೀರುತ್ತಿದ್ದೀರು ಎನ್ನು ಹೇಳಬೇಕಳೆ ನಿನಗೆ?” ಎಂದು ಗದರಿಸಿದರು.

ಕರಿಯ ಕಣ್ಣ ತೆರೆದು, ಮತ್ತೆ ಮುಚ್ಚಿದ. ಒಮ್ಮೆ ಜೋರಾಗಿ ಆಕಳಿಸಿದ. ಮೈ ಒಡಮುರಿದು ಎಷ್ಟು. “ನಿನ್ನ ತೀತಾರ್ ಓಟು ಜಡಾ ಆತರಿ, ಅದಕ ನಿದ್ದಿನ ಹೋಗವಲ್ಲದು” ಎಂದು ಏನೇನೋ ಕಾರಣ ಹೇಳಿದ.

“ಹೋದಲೇ ಬಿತ್ತಾಕ ಯಾವಾಗ ಹೋಗೂದು ಇನ್ನುಮ್ಮಾಗು? ಈಟೊತ್ತಿಗೆ ಎತ್ತು ತೋಗೊಂಡು ಸಚ್ಚಾಗಿರಬೇಕೋ, ಏನ ಹಾಸಿಗಿ ಹಿಡಿದು ಬೀಳಬೇಕೋ?” ಪಡದಯ್ಯನವರು ಮತ್ತೆ ಜಬರಿಸಿದರು. ಕುಂಟನೆವಗಳನ್ನು ಹೇಳುವದರಲ್ಲಿ ಕರಿಯನಿಗೆ ಸಮಾನರಾದವರೇ ಇರಲಿಲ್ಲ. “ಯಪ್ಪಾ, ನಮ್ಮುದ ಶಾಸಗತ ಜಮೀನ ಆಗಿದ್ದರ ಹೊಂಡತ್ತಿದ್ದಿವಿ. ಯಾರೆಂದೋ ಹೊಲಾ ಬಿತ್ತಾಕ ಯಾಕರಿ ಇಷ್ಟ ತರಾತುರಿ? ಆತು ನಡೀರಿ, ನಾನೂ ಹೊಂಟಬಿಟ್ಟೆ” ಎಂದು ನಗೆಯಲ್ಲಿ ತೇಲಿಸಿಯೇ ನುಡಿದ.

“ನಾ ಯಾಕ ಬರಬೇಕೋ ಹೊಲಾ ಬಿತ್ತಾಕ್” ಲಿಂಗಪ್ಪಗೌಡರು ನಿಮ್ಮ ಸಂಗಾಟ ಬರತಾರು. ಅವರು ಮುಂದಿರತಾರು, ನೀವ ಹಿಂದ ಹೋಗಿ ಬಿತ್ತಿ ಬರ್ತಿ.”

ಲಿಂಗಪ್ಪಗೌಡನಿಗೆ ಪಡದಂರ್ಮನವರು ತವ್ವಿ
ಹೊಣೆಹಾರಿಸಿಕೊಳ್ಳುತ್ತಿದ್ದರೆಂದು ಅನಿಸಿತು. ಅಂತಲೇ ಎದ್ದು ಬಂದು, “ಸ್ವಾಮೀರ,
ನನಗ ತಗಾಯಿ ಸಾಲದ ಯಾಡೀ ಮಾಡೋದು ಓಟು ಕೆಲಸ ಏತಿ. ನನಗ
ಬರಾಕ ಆಗುದಿಲ್ಲ. ಹೋಲಾ ನೀವ ಬಿತ್ತಿ ಬರೂದ್” ಎಂದು ಹೇಳಿಟ್ಟ.

“ಆತು ಗೌಡಿಕ ದಪ್ಪರ ಹೊಸದಾಗಿ ಬಂದ್ಯತ್ತಿ. ಹೊಸ ಹುರುತಿನ್ನಾಗ
ಕೆಲಸ ಮಾಡದಿದ್ದರ ಹ್ಯಾಗ್? ಮಾಡಿ, ನಾವ ಹೋಗಿ ಹೊಲಾ ಕಬಜಾ
ತೋಗೊಂಡು ಬರತೇವು” ಎಂದು ಪಡದಪ್ಪನವರು ಅವನ ಮಾತಿಗೆ ಒಪ್ಪಿದರು.

ಲಿಂಗಪ್ಪಗೌಡ ಮತ್ತೆ ತನ್ನ ಹಾಸಿಗೆಯಲ್ಲಿ ಉರುಳಿ ಮುಸುಕು ಹಾಕಿಕೊಂಡ.
ತಲೆಯಲ್ಲೆಲ್ಲ ಜಿಮಣಾಳ ವಿಚಾರಗಳೇ ತುಂಬಿದ್ದವು. ಹೇಗೆ ಮಾಡಿ ಅವಳನ್ನು
ತನ್ನ ಕಡೆಗೆ ಒಲಿಸಿಕೊಳ್ಳಬೇಕೆಂದು ಹಂಚಿಕೆ ಹಾಕಹತ್ತಿದ. ಹಾಗೆಯೇ ಜೊಂಪು
ಹತ್ತಿತು. ವಾಲಿಕಾರ ಮಲ್ಲಪ್ಪ ಬಂದು ಕೂಗಿದಾಗಲೇ ಅವನಿಗೆ ಎಚ್ಚರವಾಯಿತು.
ಪಡದಪ್ಪನವರು ಆಗ ಸಾನ್ನದ ಗಡಿಬಿಡಿಯಲ್ಲಿದ್ದರು. ಲಿಂಗಪ್ಪನೇ ಎದ್ದು ಹೊರಗೆ
ಬರಬೇಕಾಯಿತು.

“ಕುಲಕಣ್ಣಾರು ಉಲಿಗೆ ಹೊಂಟು ನಿಂತಾರರೀ. ಡೋಲಿಗೆ ಲಾಯಿಲಿ
ಇದ್ದವರ ಯಾದಿ ತಯಾರ ಮಾಡ್ಯಾರಂತ. ಅದನ್ನ ನಿಮ್ಮ ಕೈಯಾಗ
ಕೊಂಬೆಕಾಗೆತೆಂತರಿ. ಅದಕ ನಿಮ್ಮನ್ನ ಕರಕೊಂಡು ಬಾ ಅಂತ ಹೇಳಿಕಳಿಸ್ತಾರ್ತಿ”
ಎಂದು ಮಲ್ಲಪ್ಪ ವರದಿ ಮಾಡಿದ.

ಈಗ ಬರುತ್ತೇನೆಂದು ಹೇಳಿಕಳಿಸಿ ಲಿಂಗಪ್ಪಗೌಡ ಹೊರಡಲು ಸಿದ್ಧನಾದ.
ಪಡದಪ್ಪನವರಿಗೆ ತಾನು ಹೊರಡುವ ಉದ್ದೇಶವನ್ನು ತಿಳಿಸಿದಾಗ ಅವರು
“ಇಗಾ, ಆ ಶ್ಯಾಮರಾಯ ಮಾಡಿದ ಯಾದಿಗೆ ನನ್ನ ಕೇಳದ ಸಹಿ ಹಾಕಬ್ಯಾಡಿ.
ನನಗ ತೋರಸದ ಡೋಲಿನ ಯಾದಿ ಕಳಸ ಬಾರದು” ಎಂದು ಮುನ್ನೆಚ್ಚಿಕೆ
ಕೊಟ್ಟರು.

“ಈ ಮಾತು ನೀವು ಹೇಳಬೇಕೇನ್ನಿ?” ಎಂದು ಲಿಂಗಪ್ಪ ಜೀಪಚಾರಿಕವಾಗಿ
ಸುಡಿದು ಹೊರಬಿದ್ದ. ದಾರಿಯಲ್ಲಿ ಅವನಿಗೂ ವಿಚಾರ ಬಿತ್ತು. ಪಡದಪ್ಪನವರು
ಮಾತುಮಾತಿಗೂ ಅಡ್ಡಬರುತ್ತಾರಲ್ಲಿ! ಎಪ್ಪು ದಿನ ಇವರ ಕೈಗೊಂಬಯಾಗಿ
ಬಾಳಬೇಕು? ಗೌಡಿಕ ದೊರೆಯವರೆಗೆ ಅವರ ಮಾತು ಕೇಳಿದ್ದ ಸಾಕಾಗಲಿಲ್ಲವೇ?

ಗೊಡನಾದ ಮೇಲೂ ಅವರ ಮಾತು ಕೇಳುವದೆಂದರೆ ಅವನಿಗೇ ನಾಚಿಕೆಯೆನಿಸಿತು. ಇದೇ ವಿಚಾರದಲ್ಲಿ ಲಿಂಗಪ್ಪ ಶ್ಯಾಮರಾಯನ ಮನೆಯ ಕಡೆಗೇ ಸಾಗಿದ.

ಶ್ಯಾಮರಾಯನ ಮನೆಯಲ್ಲಿ ಯಾರೂ ಇರಲಿಲ್ಲ. ಅವನು ಮನೆಯ ಕೇಲಿಹಾಕಿ ಹೊರಬಿದ್ದಿದ್ದ. ಅವನನ್ನು ನೋಡಿ ಲಿಂಗಪ್ಪ “ಎದ್ದಿರಾ?” ಎಂದು ನುಡಿದು ವಂದನೆ ಸಲ್ಲಿಸಿದ. “ಬಂದರಿ ನೆಟ್ಟಗಾತು” ಎಂದು ಶ್ಯಾಮರಾಯ ತನ್ನ ಕಿಸೆಯಿಂದ ಒಂದು ಕಾಗದವನ್ನು ತೆಗೆದು “ಇದು ನಾ ಮಾಡಿದ ಹೋಲಿನ ಜನರ ಯಾದಿ, ಮತ್ತು ತಗಾಯಿ ಸಾಲ ಬೇಕಾದ ರೈತರ ತಗಾಯಿಸಾಲದ ಪತ್ರಿಕೆ. ಇದಕ್ಕೆ ಸಹಿ ಹಾಕಿ ಕಳಿಸಿಕೊಡ್ಡಿ” ಎಂದು ಹೇಳಿ ಆ ಯಾದಿಯನ್ನು ಲಿಂಗಪ್ಪನ ಕ್ಯೆಗೆ ಕೊಟ್ಟ ಅವಸರದಿಂದ ಹೊರಡುವನಿದ್ದ. ಆದರೆ ಲಿಂಗಪ್ಪ ಅವನನ್ನು ತಡೆದು ಹಂಬತನದಿಂದ “ಅಲ್ಲಿ ಕುಲಕ್ಷ್ಯಾರ, ನಾ ಭೇಟಿಯಾಗಿರದಿದ್ದರ ಈ ಯಾದಿ ಯಾರ ಕ್ಯೇಯಾಗ ಕೊಡತಿದ್ದಿರಿ?” ಎಂದು ಕೇಳಿದ. ಶ್ಯಾಮರಾಯ ಅದರಿಂದೇನೂ ವಿಚಿತ್ರನಾಗದೆ “ಅದರಾಗೇನದ? ಮಾಮಲೇದಾರರ ಹೆಸರ್‌ ಪತ್ತೆ ಬರದು ಟಪಾಲಿಗ ಹಾಕಿಡತಿದ್ದೆ” ಎಂದು ಸಹಜವಾಗಿ ಉತ್ತರವಿತ್ತನು.

“ಅಂದರ ನನ್ನ ಸಹಿಯಾಗದ ಯಾದಿ ಕಳಿಸಾಕ ಬರತ್ಯೇತೇನು?” ಲಿಂಗಪ್ಪ ಮತ್ತೆ ಕೇಳಿದ. ಶ್ಯಾಮರಾಯ ಅವನಿಗೆ ವಿವರಿಸಿ ಹೇಳುವಂತೆ, “ನೋಡಿ ಗೊಡರ, ಗೊಡರು ಸಹಿಮಾಡಿ ಕಳಿಸೋ ಕಾಗದ ಬ್ಯಾರೆ ಇರತಾವ. ಆದರ ಇವನ್ನು ಕುಲಕರ್ಣಿ ಸಹಿಮಾಡಿ ಕಳಿಸಿದರೂ ನಡೀತದ” ಎಂದು ತಿಳಿಸಿದ.

“ನೀವು ಮಾಡಿದ ಯಾದಿ ಬರಾಬರಿ ಇದ್ದಿಲ್ಲ ಅಂದರ ಹ್ಯಾಗರಿ?” ಲಿಂಗಪ್ಪ ಬಿಡುವಂತೆ ಕಾಣಲಿಲ್ಲ.

“ಅದರ ಜವಾಬದಾರಿ ನನ್ನ ಮ್ಯಾಲೆ.”

“ಹಾಂ ಪಾಡ್ಯೆತೆಲ್ಲ! ನಂದೇನೂ ಜವಾಬ್ದಾರಿ ಇಲ್ಲ ಇಲ್ಲೇನು ಹಗಾರ? ಈಗಾ. ಈಗ ನಿಮಗ ಹೇಳಿಟ್ಟಿರತೀನಿ. ನನ್ನ ಸಹಿ ಮಾಡಸದ, ನನಗ ತೋರಸದ ನೀವೇನೂ ಮಾಡಬ್ಯಾಡಿ. ಹೀಗ ಅಂದೆ ಅಂತ ಸಿಟ್ಟಿಗೆ ಬರಬ್ಯಾಡಿ” ಲಿಂಗಪ್ಪನ ದನಿಯಲ್ಲಿ ಆವೇಶವೂ ಇತ್ತು. ಹೆದರಿಕೆಯೂಇತ್ತು.

ಶ್ಯಾಮರಾಯನಿಗೆ ಇದೆಲ್ಲ ಮೋಜನಿಸಿತು. ತನ್ನ ವೃತ್ತಿಯ ವ್ಯಾಪ್ತಿಯಲ್ಲಿ ಅವನೆಷ್ಟ್ವೋ ಗೊಡರನ್ನು ಕಂಡಿದ್ದ. ಒಬ್ಬೊಬ್ಬಿರೂ ಒಂದೊಂದು ಮಾಡರಿಯಾಗಿದ್ದರು. ಲಿಂಗಪ್ಪನೂ ಇನ್ನೊಂದು ಮಾಡರಿಯಷ್ಟೇ. ಹೊಸದಾಗಿ ಬಂದ ಅಧಿ ಕಾರ್ ಅವನ್ನಲ್ಲಿಯಂತು ಸ್ವಾಭಾವಿಕ ವಿನರ್ಯಾವನ್ನೋ ಹಾಳುಮಾಡಿದೆಯಂಬುದನ್ನು ತಿಳಿದುಕೊಳ್ಳಲು ತಡವಾಗಲಿಲ್ಲ. ಹುಂಬತನದೊಡನೆ

ಅಧಿಕಾರದ ಉನ್ನಾದವೋಂದು ತಲೆಗೇರಿತ್ತು. ಆದರೂ ವೈಕಿಂತಿಕ ಹಿನ್ನೆಸೆ ಪ್ರತಿಕ್ರಿಯೆ ವ್ಯಕ್ತವಾಗುವಂತಿತ್ತು. ಶ್ಯಾಮರಾಯ ಅದನ್ನೇನೂ ಮನಸ್ಸಿಗೆ ಹಚ್ಚಿಕೊಳ್ಳಿದೆ, “ಭೇ ಅದಕ್ಕೂಕರಿ ಸಿಟ್ಟು? ನೀವು ಜವಾಬಾಡಿ ತೋಗೋತ್ತಿನಿ ಅಂದವ್ಯಾಲೆ ಕೇಳೋದೇನು? ನೀವ ಇಂದಿನಿಂದ ಎಲ್ಲಾ ನೋಡಿಕೋತ್ತಿ” ಎಂದು ಹೇಳಿ ನಮಸ್ಕರಿಸಿ ಹೊರಟ್.

ನಿನ್ನನ ದಿನವ ಗಂಗಾಧರಯ್ಯನವರು ಶಿವಯೋಗಿಸ್ವಾಮಿಗಳನ್ನು ಶ್ಯಾಮರಾಯನ ಜೊತೆಗೆ ಇಂದುಪುರಕ್ಕೆ ಕಳಿಸಬೇಕೆಂದು ನಿರ್ಧರಿಸಿದ್ದರು, ಈ ವಿಚಾರವನ್ನು ತಮ್ಮ ಜೊತೆಗೆ ಮತ್ತೆ ಬಂದಿದ್ದ ಎಲ್ಲ ಜನರಿಗೂ ತಿಳಿಸಿಟ್ಟಿದ್ದರು. ಬಾಳಾಚಾರ್ಯರ ಮಾತಿನಲ್ಲಿ ಅವರಿಗೆ ಅಮಿತ ವಿಶ್ವಾಸವಿತ್ತೆಂದೇ ಈ ದೃಢನಿಶ್ಚಯನವನ್ನು ಅವರು ಕೈಗೊಂಡಿದ್ದರು. ಆದರೂ ಒಬ್ಬನೇ ಒಬ್ಬ ಮಗನನ್ನು ದೂರದ ಉಂಗಿಗೆ ಕಳಿಸಿಕೊಡುವದೆಂದರೆ ಅವರ ಜೀವದ ಸುತ್ತು ಬಂದಿತ್ತು. ಮತದ ಅಭಿಮಾನರಕ್ಷಣೆಯ ಕಾರಣವೋಂದಿರದಿದ್ದರೆ ಅವರು ಈ ಮಾತಿಗೆ ಒಪ್ಪಬಂತಿದ್ದರೋ ಇಲ್ಲವೋ ಹೇಳುವದು ಬಿಗಿಯಾಗಿತ್ತು.

ಶಿವಯೋಗಿಸ್ವಾಮಿಗಳು ಉರು ಬಿಟ್ಟು ಹೊರಡಲಿರುವರೆಂಬ ಸುದ್ದಿ ಈಗಾಗಲೇ ಉರ ತುಂಬ ಹರಡಿತ್ತು. ಜನರಿಗಲ್ಲ ಶಿವಯೋಗಿಗಳ ವಿಷಯದಲ್ಲಿ ವಿಲಕ್ಷಣವಾದ ನಂಬಿಕೆಯಿತ್ತು. ಅವರ ಮಹಿಮೆಯನ್ನು ಯಾರಾ ದಿಕ್ಕಿರಿಸುವಂತಿರಲ್ಲ. ಹಾಗೆ ಧಿಕ್ಕರಿಸಿದ ಸಂಗತಿಗಳಾಗಿರಲಿಲ್ಲವೆಂತಲ್ಲ. ಮೊನ್ನೆಮೊನ್ನೆ ಶಿವಯೋಗಿಗಳು ಎಂದಿನಂತೆ ಕೋರಾನ್‌ಬ್ರಿಕ್ಸೆಗೆ ಹೋಗಿದ್ದಾಗ ಬಾಳಾರಾಮ ಮಾರವಾಡಿಯು ಅವರ ಜೋಳಿಗೆ ಕಸಿದುಕೊಂಡುಬಿಟ್ಟಿದ್ದ. ಮತದಲ್ಲಿ ಪಡದಯ್ಯನವರು ತಿರುಗಿ ಬಂದಮೇಲೆ, ಶಿವಯೋಗಿಗಳು ಮತದ ಹೆಸರಿನಲ್ಲೇ ಬಿಕ್ಕಿಬೇಡುತ್ತಾರೆಂದು ಅವನ ವಾದವಾಗಿತ್ತು. ಜನರಿಗೆ ಈ ಸುದ್ದಿ ತಿಳಿದಾಗ ಮರಮುರನೆ ಮರುಗಿದ್ದರು. ಕೆಲವು ತಲೆತೀರುಕರು ವಾರವಾಡಿಯ ಅಂಗಡಿಯವರೆಗೆ ಹೋಗಿ ಅವನನ್ನು ಬೃದ್ಧ ಬಂದಿದ್ದರು. ಉರಲ್ಲಿ ಇಂಥಾ ಸಂಗತಿಗಳಾಗುತ್ತಿರುವದರಿಂದಲೇ ಗಂಗಾಧರಯ್ಯನವರು ಶಿವಯೋಗಿಗಳನ್ನು ಕಳಿಸಲು ಒಟ್ಟಿಕೊಂಡಿದ್ದರು. ಈ ಸಂಗತಿಯೂ ಉರವರಿಗೆ ತಿಳಿದಿತ್ತು. ಶಿವಯೋಗಿಗಳು ಉರು ಬಿಟ್ಟು ಹೋಗುವ ಕಡುಗಾಲದ ಸೂಚನೆಯಿಂದೇ ಅವರು ಭಾವಿಸಿದರು.

ಶಿವಯೋಗಿಗಳನ್ನು ಕಳಿಸಿಬರಲು ಜನರು ಹಿಂಡು-ಹಿಂಡಾಗಿ ಹೋಗುತ್ತಿರುವದು ಲಿಂಗಪಟ್ಟಗೊಡನ ಕಣ್ಣಿಗೆ ಬಿತ್ತು. ಹೋಗುತ್ತಿದ್ದವರಲ್ಲಿ ಒಬ್ಬ

ಅಧಿಕಪ್ರಸಂಗಿ ಸುಮೃದ್ಭಿರಲಾರದೆ, “ಗೌಡರು ದೊಡ್ಡ ಸಾಷ್ಟಮೇರ್ಹ ಕೆಳಿಸಿಕೊಡತಾರು. ನಮ್ಮ ಮರಿಸ್ತಮಿಗಳು ಅವರ ಗುರು ಅಲ್ಲ ಕಾಣತ್ಯತಿ” ಎಂದು ವ್ಯಂಗ್ಯವಾಗಿ ಇನ್ನೊಬ್ಬನೇದುರು-ಆದರೆ ಲಿಂಗಪ್ರಾಗಿ ಕೇಳಿಸುವಂತೆಯೇ ನುಡಿದ್ದು. ಈ ಮಾತು ಕೇಳಿ ಲಿಂಗಪ್ರಾಗಿಗೆ ನೋಣ ಕಡಿದಂತಾಯಿತು. ಉರ ಗೌಡನನ್ನು ಪಡದಪ್ಪನ ಬಾಲ ಎಂದು ಜನರು ತಿಳಿದಿರುವರೇ ಎಂಬ ಸಂಶಯವೂ ಬಂದಿತು. ಅವನು ನಿಜವಾಗಿಯ ಉರಿಗೆ ಹೊಸಬನಾಗಿದ್ದು. ಶಿವಯೋಗಿಗಳ ಬಗ್ಗೆ ಜನರಿಗೆ ಇಷ್ಟೆಂದು ಶ್ರದ್ಧೆಯಿರಬೇಕಾದರೆ ಅವರ ಮಹಿಮೆ ದೊಡ್ಡದಿರಬೇಕೆಂದಿನಿಸಿತು. ಹಾಗಾದರೆ ತಾನೂ ಮತದ ಶಿಷ್ಯನೆಂದು ಜನರ ಮೇಲೆ ‘ಭಾಪು’ ಹಾಕುವ ಈ ಸುಸಂಧಿಯನ್ನೇಕೆ ಕಳೆದುಕೊಳ್ಳಬೇಕೆಂದು ಲೆಕ್ಕ ಹಾಕಿದ, ಬಹಳವಾದರೆ ಬಂದು ನಮಸ್ಕಾರ ಖಿಚಾದೀತು, ಎಂದುಕೊಂಡು ತಾನೂ ನದಿಗೆ ಹೋರಣ.

ಶ್ರವಣಾದ ನದಿ ಏರಡೂ ದಡ ತುಂಬಿ ಸೂಳಿ ಹರಿಯುತ್ತಿತ್ತು. ಶ್ವಾಮರಾಯ ಆಗಲೇ ನಾವೆಯನ್ನು ಹತ್ತಿ ಕುಳಿತಿದ್ದು. ದಂಡೆಗುಂಟ ಜನರು ಸಾಲು ಸಾಲಾಗಿ ನಿಂತಿದ್ದರು. ಶಿವಯೋಗಿಗಳು ಬರುವರೆಂದು ಅಂಬಿಗರು ದಾರಿಕಾಯುತ್ತಿದ್ದರು. ಅಷ್ಟರಲ್ಲಿ ಗಂಗಾಧರಯ್ಯನವರು ಮಗನ ಕೈಗ್ರಹಿಡಿದುಕೊಂಡು ಅಲ್ಲಿಗೆ ಬಂದರು. ಅವರ ಹಿಂದೆ ದೊಡ್ಡದೊಂದು ಪರಿವಾರವೇ ಬರುತ್ತಿತು. ಮೈಮೇಲೆ ಕಾವಿ ಬಟ್ಟಿಯ ಬಂದು ಕಪನಿ, ತಲೆಗೊಂದು ಕಿವಿಟೊಪ್ಪಿಗೆ, ಕೂಲಲ್ಲಿ ಪ್ರಟ್ಟ ಕಡಾವಿಗೆಗಳನ್ನು ಧರಿಸಿಕೊಂಡು ಬಂದ ಶಿವಯೋಗಿಗಳು ಶಿವನ ಬಾಲ್ಯವನ್ನೇ ನೆನಪು ತರುವಂತಿದ್ದರು. ಶುಭ್ರವಾದ ವಿಭೂತಿ ತೇಜಃಪುಂಜಗಳಾದರೂ ಆದ್ರ್ವ ಕುತ್ಯಾಹಲದಿಂದ ತುಂಬಿದ ಕಣ್ಣಗಳು, ಪ್ರಸನ್ನವಾದ ಮಂದಹಾಸ, ಸಾತ್ಯಾಕೆ ಶಿಶುಪೇಷದಲ್ಲಿ ಈ ಲೋಕವನ್ನು ನೋಡಬಂದಂತೆ ಅವರ ನಿಲುವು ಕಂಗೊಳಿಸುತ್ತಿತ್ತು.

ಜನರೆಲ್ಲ ಒಬ್ಬೊಬ್ಬರಾಗಿ ಬಂದು ಸ್ವಾಮಿಗಳ ಪಾದವುಟ್ಟಿ ನಮಸ್ಕರಿಸುತ್ತಿದ್ದರು. ಹೆಣ್ಣುಮುಕ್ಕಳು ಮಾತ್ರ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಉಳಿದವರೆಲ್ಲರೂ ಮೌನವಾಗಿದ್ದರು ನದಿಯ ಆಚೆಯ ದಂಡೆಗೂ ನದಿಯ ವಿಶಾಲವಾದ ಪಾತ್ರದ ಮೇಲೂ ಒರಗಿದ್ದ ಶ್ರವಣ-ಮೇಘಗಳಂತೆ, ವಾತಾವರಣದ ಮೇಲೆಯೇ ಮೌನದ ಭಾರ ಮಲಗಿತ್ತು. ಅದನ್ನು ಮೀರಿಸುವ ಪ್ರಸನ್ನತೆಯಿಂದ ಸ್ವಾಮಿಗಳು ಎಲ್ಲರ ನಮಸ್ಕಾರಗಳನ್ನು ಸ್ವೀಕರಿಸಿದರು. ಲಿಂಪ್ಪಗೊಡ ತಾನೇಕೆ ಹಿಂದುಳಿಯಬೇಕೆಂದು ನಮಸ್ಕರಿಸಲು ಮುಂದೆ ಬಂದ. ಆದರೆ ಸ್ವಾಮಿಗಳು ಅವನಿಗೆ ಪಾದ ಮುಟ್ಟಿಲು ಅವಕಾಶ ಕೊಡದೆ ಮುಂದೆ ಸಾಗಿಬಿಟ್ಟರು. ಲಿಂಗಪ್ರಾಗಿಗೆ ಸಿಡಿಲು ಬಡಿದಂತಾಯಿತು.

“ಸ್ವಾಮೇರ ಗೌಡರು ಪಾದಕ್ಕೆ ಬೀಳಲಿಕ್ಕೆ ಬಂದಾರ್ತಿ” ಎಂದು ಕೊಡಿದವರಲ್ಲಿಬ್ಬ ಕೋಗಿ ಹೇಳಿದ. ಸ್ವಾಮಿಗಳು ಹಿಂತಿರುಗಿ, ಅದೇ ಪ್ರಸನ್ನತೆಯಿಂದ, “ಅಂವಾ ಜೀರ್ಣಪೇಕಾದ ಪಾದ ಇಲ್ಲಿಲ್ಲ. ಮತದಾಗ ಅದಾವು” ಎಂದು ಹೇಳಿ ನಾವೆಯನ್ನು ಹತ್ತಿದರು.

ನಾವೆ ಗಂಭೀರವಾಗಿ ನದಿಯ ನೀರನೊಳ್ಳು ಮುಂದೆ ಸಾಗಿತು. ನಾವೆಯ ಮೇಲೆ ಜನರ ಕಚೆಗೆ ತಿರುಗಿ ಶಿವಯೋಗಿಗಳು ಮುಳುಗುನಗೆ ಬೀರುತ್ತ ನಿಂತಿದ್ದರು. ದಂಡೆಯಲ್ಲಿದ್ದವರೆಲ್ಲ ಕೈಮುಗಿದರು. ನಾವೆ ಕಣ್ಣವುರೆಯಾಗುವವರೆಗೆ, ಶಿವಯೋಗಿಗಳ ತೇಜೋಮೂರ್ತಿ ಮಿಂಚಿನ ಎಳೆಯಾಗಿ ಕಾಣುವವರೆಗೆ ಜನರು ಎವೆಯಿಕ್ಕದೇ ನೋಡಿಯೇ ನೋಡಿದರು. ಪಾದಳ್ಳಿಯ ಪುಣ್ಯವೇ ತೇಲಿ ಹೋಗುತ್ತಿರುವಂತೆ ಕೆಲವರಿಗನಿಸಿತು. ಮತ್ತೆ ಕೆಲವರು ಧೋತರದ ಚುಂಗಿನಿಂದ ಕಣ್ಣನ್ನು ಒರಿಸಿಕೊಳ್ಳುತ್ತೆ “ಕಲಿಕಾಲ, ಏನ ಮಾಡುದ್ದೇತಿ? ಇಂಥಾ ಸ್ವಾಮೇರ್ನ ಉಳಾಗ ಉಳಿಸಿಕೊಳ್ಳೋ ಪುಣ್ಯವು ನಮ್ಮುದಲ್ಲ!” ಎಂದು ಉದ್ದಾರ ತೆಗೆದರು.

ಜನರು ಒಬ್ಬೊಬ್ಬರಾಗಿ ಮನಗೆ ತೆರಳಿದರು. ಲಿಂಗಪ್ಪನೂ ತಿರುಗಿದ. ಆದರೆ ಅವನ ಮನಸ್ಸು ಮಾತ್ರ ಜಿಂತೆಗೀಡಾಗಿತ್ತು. ಮೊದಲಿನಿಂದಲೂ ಹುಂಬರ ಸಹವಾಸದಲ್ಲಿಯೇ ಬಾಳು ಕಳೆದ ಅವನಿಗೆ ಧರ್ಮದ ವಿಷಯವಾಗಿ ಭಯ ಮಾತ್ರ ಇತ್ತು. ಈಗ ಈ ಹೊಸ ಉರಲ್ಲಿ, ತನ್ನ ಬಾಳುವೆ ಇನ್ನೂ ನೆಲೆಗೆ ಬರಬೇಕಾದ ಕಾಲದಲ್ಲಿ, ಈಗ ನಡೆದ ಸಂಗತಿ ರಹಸ್ಯಮಯವಾಗಿಯೇ ಕಂಡಿತು. ಶಂಕರಪ್ಪಾಡರ ಆಸ್ತಿಗೆ ತಾನು ವಾರಸದಾರನಾದದ್ದು, ಮಗನೆಂದು ಸುಳ್ಳು ಹೇಳಿದ್ದು, ಜಿಮಣಾಳ ವಿಷಯವಾಗಿ ಮನಸ್ಸಿನಲ್ಲಿ ಮೂಡಿದ ಬಯಕೆ ಇವೆಲ್ಲ ಪಾಪವೆಂದು ಅವನಿಗೆ ಮಸುಕಾಗಿ ಮನವರಿಕೆಯಾಗಿತ್ತು. ಈಗ ಸ್ವಾಮಿಗಳು ತನ್ನನ್ನು ತಿರಸ್ಕರಿಸಿದ್ದಕ್ಕೆ ಅದೇ ಕಾರಣವಿರಬಹುದೇ ಎಂದು ತಿಳಿದುಕೊಳ್ಳುವ ಕುಶಾಹಲವೂ ಹುಟ್ಟಿತು.

“ಅಂತಾದ್ದೇನು ಗುಣಾ ಅವರಲ್ಲಿ ಕಂಡೀರಿ?” ಎಂದು ನೆರೆ ಒಬ್ಬೊಬ್ಬರನ್ನು ಪ್ರಶ್ನೆಮಾಡಿದ. ಅವರಿಗೂ ಹೇಳುವದೇ ಬೇಕಾಗಿತ್ತು. ಶಿವಯೋಗಿಗಳನ್ನು ಕಳಿಸುವ ಈ ಪ್ರಸಂಗದಲ್ಲಿ ಅವರೆಲ್ಲರಲ್ಲಿಯೂ ಧಾರ್ಮಿಕಭಾವನೆ ಜಾಗೃತವಾಗಿತ್ತು. ಅದರಲ್ಲಿ ಪರಿಪೂರಿನವನೊಬ್ಬ ಈ ವಿಷಯಕ್ಕೆ ಕೇಳಿದಾಗ ಸುಮೃದ್ಧಿರಾದೀತೇ? ಶಿವಯೋಗಿಗಳ ಮಹಿಮೆ ಉರ ಅಭಿಮಾನದ ಸೊತ್ತು. ಪಾದಳ್ಳಿಯಲ್ಲಿ ಯಾರನ್ನು ಕೇಳಿದರೂ ಅವರ ಬಗ್ಗೆ ಬೇಕಾದಪ್ಪು ಕರೆಗಳನ್ನು ಹೇಳುತ್ತಿದ್ದರು. ಈಗಲೂ ಹಾಗೆಯೇ ಆಯಿತು.

“ಅವರು ಯಾರಂತ ತಿಳದೀರಿ ಯಿಪ್ಪಾ? ನಮ್ಮ ಹಿಂದಿನ ಸ್ವಾಮೇರಿದ್ದಲ್ಲಿ ಸದಾಶಿವಯೋಗಿಗಳೂ ಅಂತ. ಅವರ ಅವಶಾರ ಆಗಿ ಬಂದಾರು. ಪಾದಳ್ಯಾ ಜಿಟ್ಟಿ ನಾ ಎಲ್ಲೊ ಹೋಗಾಣೆಲ್ಲ ಅಂತ ಅವರು ಮುಕ್ಕಣ್ಣ ಹೇಳಿದ್ದರೀ” ಎಂದು ಭಯ ಭಕ್ತಿಗಳಿಂದ ಕೂಡಿ ಒಬ್ಬ ಭಕ್ತ ನುಡಿದ. ಉಳಿದವರಿಗೂ ಆವೇಶ ತುಂಬಿತು. ತಲೆಗೊಬ್ಬರು ಬಂದೊಂದು ಕತೆ ಹೇಳಿದರೂ ಅವರಲ್ಲ ಹೇಳಿದ ಕತೆ ಪಾದಳ್ಯಾಯ ಗುರುಪರಂಪರೆಯ ಇತಿಹಾಸವನ್ನೇ ರಾಷ್ಟ್ರಿಸುವಂತಿತ್ತು. ಲಿಂಗಪ್ಪ ಬೆರಗಿನಿಂದ ಅಗಲವಾದ ಕೆಣ್ಣು ತೆರೆದು ಕೇಳಿದ. ಅವರು ಹೇಳಿಯೇ ಹೇಳಿದರು.

ಪಡೆದ ಯ್ಯಾನಿಗಿಂತಲೂ ವೊದಲು ಮರದ ಸ್ವಾಮಿಗಳಾಗಿದ್ದ ಸದಾಶಿವಯೋಗಿಗಳು ಏಕ್ವಾಗುವ ಕಾಲಕ್ಕೆ ಅವರ ಭಕ್ತರಲ್ಲ ಗೋಳಿಟ್ಟರು. ಆಗ ಅವರೇ ಅಪ್ಪಣೆ ಕೊಡಿಸಿದರಂತೆ; “ಯಾಕ ಅಳತೀರಲೆ, ನಾನು ಈ ದೇಹ ಬಿಟ್ಟರೂ ಮತ್ತು ಮಟ್ಟಿ ಬಂದು ನಿಮ್ಮ ಸೇವಾ ಮಾಡಲ್ಪಿನಿ. ನಾನು ಮಟ್ಟಿದ್ದಕ್ಕೆ ಗುರುತು ಅಂದರ ನಮ್ಮ ಮರದಾಗಿನ ಆಕಳಾ ಹೋರಿಕರಾ ಈಯತ್ಯತ್ತಿ. ಯಾವ ಕೂಸಿಗೆ ಆಕಳ ಮೊಲಿ ಉಣಿಸ್ತೈತ್ತೋ ಅದ ನಾನು ಅಂತ ತಿಳೀರಿ.” ಈ ಮಾತನ್ನು ಭಕ್ತರಲ್ಲರೂ ನೆನಪಲ್ಲಿಟ್ಟಿದ್ದರು. ಶಿವಯೋಗಿಗಳು ಮಟ್ಟಿದಾಗ ಮರದ ಆಕಳು ಹೋರಿಯನ್ನೇ ಈದಿತ್ತು. ಆದರೆ ಮಟ್ಟಿದ ಕೂಡಲೇ ಹೋರಿ ಬಿದ್ದೂ ಸತ್ತೂ ಹೋಯಿತು. ಅದೇ ವೇಳೆಗೆ ಶಿವಯೋಗಿಗಳ ತಾಯಿಯೂ ಕ್ಕೆಲಾಸ ಕಂಡಳು. ಹಾಲೀಲ್ಲದ ಕೂಸು ಅಳುವದನ್ನು ನೋಡಲಾರದೆ, ಗಂಗಾಧರಯ್ಯನವರು ಕೂಡನೊಯ್ದು ಆಕಳ ಮೊಲೆಗೆ ಹಚ್ಚಿದರು. ತೊರೆದು ನಿಂತ ಮೊಲೆಗಳಿಂದ ಆಕಳೂ ಬಾಯಿಟ್ಟಿತ್ತು. ಕೂಸನ್ನು ಕಂಡ ಕೂಡಲೇ, ಕೂಸಿನ ನೆತ್ತಿಯನ್ನು ಚರಚರ ನೆಕ್ಕಿತ್ತಂತೆ. ಕೂಸು ಅಳುವದನ್ನು ಬಿಟ್ಟು, ಆಕಳ ಮೊಲೆಯುಂದು ತಣೆದು ಆಡಹತ್ತಿತ್ತು.

ಲಿಂಗಪ್ಪನಿಗೆ ಶಿವಯೋಗಿಗಳ ಮಹಿಮೆಯ ಬಗ್ಗೆ ಖಾತ್ರಿಯಾಯಿತು. ಈ ಕತೆ ಅವನ ಹೃದಯುದ ಮೇಲೆ ಮರೆಯಲಾಗದ ಪ್ರಭಾವವನ್ನು ಬೀರಿತು. “ಅದು ಅಪ್ಪ ಅಲ್ಲರೀ! ಇನ್ನೂ ಮುಂದ್ಯೆತಿ ಕೇಳಿರಿ. ಸ್ವಾಮೇರ ಪರಬಾವ ಈಟ ಅಂತ ಮಾತಿಲೆ ಹ್ಯಾಗ ಹೇಳಬೇಕರಿ ಅದನ್ನು?” ಎಂದು ಮತ್ತೊಬ್ಬ ಇನ್ನೂಂದು ಕತೆಯ ಎಳೆಯನ್ನು ಜಗ್ಗಿ ನಿರೂಪಿಸಹತ್ತಿದ. ಲಿಂಗಪ್ಪ ಅದಕ್ಕೂ ಕಿವಿ ನೀಡಿದ.

ಶಿವಯೋಗಿಗಳಿಗೆ ಮಾತು ಬಂದೊಡನೆ ಅವರ ಮಾತುಗಳಿಗೆ ಕಣೆ ಹೇಳುವ ಸಾಮಧ್ಯ ಬಂದಿತ್ತು. ಅವರು ಹೇಳಿದ ಮಾತುಗಳೆಲ್ಲ ಹಿರಿಯ ಸ್ವಾಮಿಗಳು ಹೇಳಿದ ಮಾತುಗಳೇ ಆಗಬೇಕೆ? ಪ್ರಣಾದ ಅಂಶ ಅನುವಂಶಿಕವಾಗಿ

ಇಳಿದುಬಂದಂತಿತ್ತು. ಅವರಾಡಿದ ವಾತುಗಳಿಗೆ ಅರ್ಥ ಹಚ್ಚಿಹೋಗಿ ಒಳೊಳ್ಳಿಯವರು ಮಣ್ಣ ಮುಕ್ಕಿದ್ದರು. ಗಂಗಾಧರಯ್ಯನವರು ಈ ಪ್ರಣಾದ ಶೀಜವನ್ನು ಜೋಕೆಯಿಂದ ಕಾಪಾಡುತ್ತಿದ್ದರು.

ಒಮ್ಮೆ ಹೀಗಾಯಿತು. ಶಂಕರಪ್ಪಗೌಡರು ಸಾಯುವದಕ್ಕಿಂತ ಮೊದಲು ಕೆಲ ದಿಗನ್ನಿರಬೇಕು. ಕಾಲರಾ ಪಿಡಗು ಅದೇ ಪ್ರಾರಂಭವಾಗಿತ್ತು. ಹೋಲಿಗೇರಿಯಲ್ಲಿ ಬಾಳ್ಯ ಒಬ್ಬನೇ ಆ ಪಿಡಗಿಗೆ ಆಹುತಿಯಾಗಿದ್ದ. ತಿವಯೋಗಿಗಳ ಅಂಗಳದಲ್ಲಿ ಆಡವಾಡುತ್ತಿದ್ದವರು. ತಟ್ಟನೆ ಏನೋ ನೆನಪಾದಂತಾಗಿ “ಬೆಳದದ್ದು ಅಳೀತ್ಯತೆ; ಅಳದದ್ದು ಬೆಳೀತ್ಯತೆ; ಉಳಿದದ್ದೆಲ್ಲಾ ಹಳಾಕೂಡತ್ಯತೆ” ಎಂದು ನುಡಿದುಬಿಟ್ಟರು. ಸಂಬಂಧ ಸೂತ್ರವಿಲ್ಲದ ಈ ಮಾತು ಕೇಳಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ಗಂಗಾಧರಯ್ಯನವರಿಗೂ ಅದರಭ್ರ ಹೋಳಿದರಲ್ಲಿ. ಆದರೆ ಅದರ ಪರಿಣಾಮ ಮಾತ್ರ ಜನರ ಮನಸ್ಸಿನ ಮೇಲಾಯಿತು. ಮೋಡಿ ಹಾಕಿದಂತೆ ಕೇಳಿದವರಿಗೆಲ್ಲ ಆ ಮಾತಿನ ಗುಂಗು ಹಿಡಿಯಿತು.

ಆಗ ರೂಪೋ ಬಂದು ಬಾಳಾಚಾರ್ಯರಿಗೆ ಈ ವಾತಿನ ಅರ್ಥವೇನಿರಬಹುದೆಂದು ಕೇಳಿದರು. ಆಚಾರ್ಯರಿಗೂ ಬಹಳ ಹೊತ್ತು ತಲೆ ತುರಿಸಿಕೊಳ್ಳಬೇಕಾಯಿತು. ಅವರು ಸದಾಶಿವಯೋಗಿಳ ಜೊತೆಯವರಾದ್ದರಿಂದ ಒಂದು ಸಂಗತಿ ಅವರ ನೆನಪಿಗೆ ಬಂದು ಹೇಳಿದರು: “ಹಾಂ ನೆನಪಾತು ನೋಡು! ಹಿರೇ ಸ್ವಾಮಿಗೋಳು ಆಡಿದ ವಾಕ್ಯ ಇದು. ಆಪ್ಯಾತ್ಮ ಮತದಾಗ ಪುರಾಣ ಅದೇ ಮುಗಿಸಿದ್ದರು. ಆಗ ಕೆಣ್ಣ ಮುಟ್ಟಿದವರ ತಟ್ಟನೆ ಇದ ಮಾತು ಆಡಿದ್ದರು. ಉಂರಾಗ ಬೆಳ್ಳಿದವರು ಹೋಗತಾರ. ಕವಡೀ ಕಿಮತ್ತಿನಾವ ದೊಡ್ಡ ಮನಶ್ಯಾ ಆಗಿ ಮೇರೀತಾನ. ಅವನ ಪುಂಡೂಟಿಕೊಳಗ ಉರು ಹಳ್ಳಿ ಹಿಡಿದು ಹೋಗತದ ಅಂತ ಅರ್ಥಾನೂ ಹೇಳಿದ್ದರು. ಆಗ ಜಾಗೀರದಾರ ರಾಷ್ಟೋಜಿರಾಯ ಕುದುರಿಯ ಮ್ಯಾಲಿಂದ ಬಿದ್ದು ಸತ್ತ. ಈಗಿನ್ನೇನಾಗುವದನೋ ನೋಡಬೇಕು!” ಎಂದು ಹೇಳಿದರು. ಮುಂದೆ ನಾಲ್ಕಾರು ದಿನಗಳಲ್ಲಿಯೇ ಶಂಕರಪ್ಪ ಗೊಡ್ಡು ಕಾಲರಾ ಬಂದು ತೀರಿಕೊಂಡರು. ಆ ಒಂದು ವಾಕ್ಯ ರಾಷ್ಟೋಜಿರಾಯನ ಮರಣ ಹಾಗ ಶಂಕರಪ್ಪಗೌಡರ ಮರಣವನ್ನು ಸಂಬಂಧಿಸುವ ದ್ವೇವ ಸೂತ್ರವಾಗಿತ್ತು.

“ಅವರನ್ನು ದೇವರಂತ ಜನಾ ಸುಮೃಗ ನಂಬಿಲ್ಲರೇ ಯಪ್ಪಾ! ಅವರು ಯಾರ ಮನಿಗೆ ಉಟಕ್ಕೆ ಹೋಕ್ಕಾರ ನೋಡಿ, ಆ ಮನಿಗೆ ಮುಂದ ಅನ್ನದ ಜಿಂತೀನ ಆಗಾಳಿಲ್ಲರಿ” ಮತ್ತೊಬ್ಬ ಅವರ ಮಹಿಮೆಯನ್ನು ವಿಸ್ತರಿಸಿದ. ಅವರು ಕರೆದರೆ ಯಾರ ಮನೆಗ ಹೋಗುತ್ತಿರಲ್ಲ. ಯಾರಿಗಾದರೂ ‘ದುಡ್ಡಾ’ ಎಂದು

ಕೈ ನೀಡಿದಾಗ, ಅವನು ಕೊಟ್ಟರೆ ಅವನ ಕೈ ಹಣಿದ ಅಕ್ಷಯಪಾತ್ರೆಯಾಗುವದೆಂದು ಜನರು ನಂಬಿದ್ದರು. ‘ಇಲ್ಲ’ ಎಂದವರ ಮನೆಯಲ್ಲಿ ಮಾತ್ರ ಎಲ್ಲವೂ ಇಲ್ಲದಾಗುತ್ತಿತ್ತು. ಭಾಪೂಸಾಹೇಬನನ್ನೇ ಒಮ್ಮೆ ದುಡ್ಡ ಕೇಳಿದ್ದರು. ಅವನು ಇಲ್ಲವೆಂದಿದ್ದ. ನಾನಾ ಸತ್ಯಾಂದಿನಿಂದ ಅವನ ಕೈಯಿಂದ ಹಣ ಹೋಳಿ ಹರಿದಂತೆ ಹರಿದುಹೋಯಿತು. ಕೊನೆಗೆ ಹೋತ್ತ ಅರಿವೆ ಮೇಲೆ ಅವನು ಉರು ಬಿಟ್ಟು ಹೋಗುವಾಗ ದಾರಿಯ ಲಿಚಿಗೆ ನಾಲ್ಕಾಂತೆ ಕೂಡ ಅವನಲ್ಲಿರಲ್ಲಿ. ಒಂದು ಕೃತಿಯ ಮೇಲಿಂದಲೇ ವ್ಯಕ್ತಿಯ ದೈವವನ್ನೇ ಅಳೆಯಬಲ್ಲ ದೃಷ್ಟಿ ಅವರಿಗಿತ್ತು.

“ಇಂಥಾ ಮಹಿಮಾರಿ ನಮ್ಮಾಂದು! ಅದರ ಈ ಮೂರು ದಿನಾ ಆಗಿರಬೇಕು ನೋಡಿ, ಒಂದಸವನ ರುಳಾ ಅನಸತ್ಯತ್ವ ಅಂತ ಹೇಳುತ್ತಿದ್ದರು” ಎಂದು ಮತದ ನಚ್ಚಿನ ಶಿವ್ಯರಲ್ಲಿಬ್ಬ ಶಿವಯೋಗಿಗಳು ಉರು ಬಿಡುವುದಕ್ಕೆ ಕಾರಣವನ್ನು ಹೇಳಿಕೊಡಿರ. ಶಿವಯೋಗಿಗಳು ಮೂರು ದಿನಗಳಿಂದ ಮೃಯಲ್ಲ ‘ರುಳ’ವೆಂದು ಗೋಳಿಟ್ಟಿದ್ದ ನಿಜವೇ! ಅದಕ್ಕೆ ಕಾರಣ ಮಾತ್ರ ಯಾರಿಗೂ ಗೊತ್ತಾಗಿರಲಿಲ್ಲ. ಮತದಲ್ಲಿ ಚಿಮುಣಾ ಕಾಲಿಟ್ಟಾಗಿನಿಂದ ಈ ಅವಸ್ಥೆ ಪ್ರಾರಂಭವಾಗಿತ್ತು. ಅಂತೆಯೇ ಎಲ್ಲರೂ ಕೂಡಿ ಪಡದಯ್ಯನವರಿಗೆ ಬಂದು, ಚಿಮುಣಾ ಇನ್ನು ದೂರವಿಡಲು ಕೇಳಿಕೊಂಡದ್ದು. ಸಫಲವಾಗಿರಲಿಲ್ಲ. ಶಿವಯೋಗಿಗಳು ಉರನ್ನೇ ಬಿಟ್ಟು ಹೋಗುತ್ತೇವೆಂದು ಹಟಹಿಡಿದರು. “ಅಂದ ಏಟಿ ಕೇಳಿಕೊಂಡರೂ ಪಡದಯ್ಯನವರು ಒಪ್ಪಲಿಲ್ಲರಿ. ಮತ್ತೆ ನೀವೂ ಅದಕ ಅಡ್ಡ ಬಂದಿರೆಲ್ಲರಿ! ಮರಿಸ್ತಾಮೇರು ಹಟಹಿಡಿದಲ್ಲೇ ಈಗ ಕಳಿಸಿಕೊಟ್ಟಿವಿರಿ” ಎಂದು ಕೂಡಿದವರಲ್ಲಿಯೇ ಹಿರಿಯನಾದವನೊಬ್ಬ ಮಾತ್ರ ಮುಗಿಸಿದ.

ಇದು ಜನರು ಹೇಳಿದ ಕತೆ. ಆ ಕತೆಯಲ್ಲಿ ಅವರೆಲ್ಲರಿಗೂ ಅಕ್ಷರಶಃ ನಂಬಿಕೆಯಿತ್ತು. ಶ್ರದ್ಧೆಯಿತ್ತು. ಸಾವಿರಾರುವರ್ಷಗಳಿಂದ ನಡೆದು ಬಂದ ಆ ಪರಂಪರೆ ಅವರಲ್ಲಿ ಬೀರಿದ ಪ್ರಭಾವ ಅನುವಂಶಿಕವಾಗಿ ಇಳಿದುಬಂದಿತ್ತು. ಯಾರೂ ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಗೋಚಿಗೆ ಹೋಗಿರಲಿಲ್ಲ. ಅದರ ಅವಶ್ಯಕತೆಯೂ ಅವರಿಗಿರಲಿಲ್ಲ. ಅವರ ತಾಟಿಕ ತೃಪ್ತಿಗೆ ಅಷ್ಟೇ ನೀರು ಸಾಕಾಗಿತ್ತು. ಸದಾಶಿವ ಯೋಗಿಗಳನ್ನು ಕಂಡವರು, ಅವರ ಮಹಿಮೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದವರು ಇನ್ನೂ ಪಾದಳ್ಳಿಯಲ್ಲಿದ್ದರು. ಅವರೇ ತಾವು ಅವಶರಿಸಿ ಬರುವೆನೆಂದು ಹೇಳಿದಾಗ ಅದನ್ನು ನಂಬಿದಿರುವದು ಹೇಗೆ? ಸದಾಶಿವಯೋಗಿಗಳ ಶೀಲ ಒರೆಸಿಟ್ಟ ಕನ್ನಡಿಯಂತೆ ಶುಭ್ರವಾಗಿತ್ತು. ಅವರ ಅನುಭಾವ ಮಾತ್ರ ಗೂಡಾವಾಗಿಯೇ ಇತ್ತು. ಗೂಡವಾಗಿರದಿದ್ದರೆ ಅದೆಂಥ

ಅನುಭಾವ? ಅವರ ಅವತಾರವೇ ಆದ ಶಿವಯೋಗಿಗಳ ಬಗೆಯೂ ಜನರು ಅದೇ ಪೂಜ್ಯ ಭಾವನೆಯನ್ನೇ ತಳೆದಿದ್ದರು. ಈಗ ಅವರು ಉರುಬಿಟ್ಟ ಹೋದದ್ದು ಮಾತ್ರ ಅಶುಭಸೂಚನೆಯತೆ ಕಂಡಿತು. ಶಿಷ್ಟವ್ಯಂದದ ಭಾವನೆಗಳಿಗೆ ಬರೆಯಿಟ್ಟಂತೆ ಆಗಿತ್ತು.

ಜನರು ಈ ಕತೆ ಹೇಳಿ ಮುಗಿಸಿದರು. ನಾವೆ ಆಗಲೆ ನದಿಯ ಪಾತ್ರದಿಂದ ಅದ್ಯಕ್ಷವಾಗಿತ್ತು. ಆಚೆಯ ದಂಡೆಗೆ ಮಾತ್ರ ಶಿವಯೋಗಿಗಳನ್ನು ಬಂದಿಯಲ್ಲಿ ಕೂಡಿಸಿ ಶಾಮರಾಯ ನಡೆದಿದ್ದು. ಅದನ್ನೂ ನೋಡಿಕೊಂಡು ಜನರು ಜಡಮನಸ್ಸಿನಿದ ತಿರುಗಿದರು. ಶಿವಯೋಗಿಗಳು ಉರು ಬಿಟ್ಟ ಹೋದರೂ ಅವರ ಪ್ರಭಾವ ಮಾತ್ರ ವಾತಾವರಣದಂತೆ ಸುತ್ತೆಲ್ಲ ಹರಡಿತ್ತು. ಶ್ರಾವಣದ ಜಡವಾದ ಹಿನ್ನಲೆಯೂ ಈ ಪ್ರಭಾವಕ್ಕೆ ಹೋಡಿಕೊಂಡಿತ್ತು.

ಲಿಂಗಪ್ರಸ್ತಾವ ತಿರುಗಿದ್ದ್ಲಿಂದ ಜಡವಾದ ಮನಸ್ಸಿನಿಂದಲೇ! ಕೇಳಿದ ಕತೆ ಅವನಲ್ಲಿ ಅನೇ ಅಸ್ವಷ್ಟ ವಿಚಾರಗಳನ್ನು ಮೂಡಿಸಿತ್ತು. ತನ್ನ ದೈವ ಘಲವಾಗುವ ಕಾಲ ಇದು. ಪಾದಳ್ಯಯಲ್ಲಿ ತಾನಿನ್ನೂ ಗೌಡನಾಗಿ ಮೇರೆಯಬೇಕಾಗಿದೆ. ಜಿಮಣಾಳಂಧ ರೂಪವಾಗಿ ತನ್ನ ಹೆಂಡತಿಯಾಗಬೇಕಾಗಿದೆ. ಇಪ್ಪು ದಿನ ಅಜ್ಞಾತವಾಸದಲ್ಲಿದ್ದವನು ಈಗ ದೊಡ್ಡ ಮನುಷ್ಯನಾಗಿ, ಗಣ್ಯ ವೃತ್ತಿಯಾಗಿ ಅಡ್ಡುಡಬೇಕು. ಅಂಥ ಹೊತ್ತಿಗೆ ಗುರುಹಿರಿಯ ಆಶೀರ್ವಾದವಿದ್ದರೆ ಒಳ್ಳೆಯದೇ ಅಲ್ಲವೇ? ಅದಕ್ಕಾಗಿಯೇ ತಾನು ಸ್ವಾಮಿಗಳಿಗೆ ನಮಸ್ಕರಿಸಲು ಹೋದದ್ದು. ಆದರೆ ಅದರಿಂದ ತನಗೆ ದೂರೆತ್ತೇನು? “ಅಂವಾ ಬೀಳಬೇಕಾದ ಪಾದ ಇಲ್ಲಿಲ್ಲ; ಮರದಾಗದಾವು!” ಎಂದಿದ್ದರು ಸ್ವಾಮಿಗಳು. ಮೊದಲೇ ಅವರ ಮಾತಿಗೆ ಮಂತ್ರಶಕ್ತಿಯಿದೆಯಂದು ಅನೇಕರು ಇದೇ ಈಗ ಹೇಳಿದ್ದರು. ಅದಕ್ಕೆ ಜೀವಂತ ನಿದರ್ಶನಗಳನ್ನು ಕೊಟ್ಟಿದ್ದರು.

ಲಿಂಗಪ್ನೋಗೆ ಇದರ ಅರ್ಥವೇನಿರಬಹುದೆಂದು ಗೊಂದಲ ಬಿಟ್ಟ ತಾನು ಬೀಳಬೇಕಾದ ಪಾದಗಳು ಮರದಲಿವೆ ಎಂದರೇನು? ಪಡದಯ್ಯನವರ ಪಾದಗಳೋ ಅಥವಾ ಜಿಮಣಾಳ ಪಾದಗಳೋ? ಇಪ್ಪು ದಿನ ಪಡದಯ್ಯನ ಪಾದಗಳಿಗೆ ಬಿದ್ದದ್ದಾಯಿತಲ್ಲ! ಇನ್ನು ಮೇಲೆ ಬಹುಶಃ ಜಿಮಣಾಳ ಪಾದಗಳೇ ತನಗೆ ಗತಿಯಾಗಿರಬಹುದು. ಅಂದ ಮೇಲೆ ಅದೂ ಆಶೀರ್ವಾದವೇ ಇರಬಹುದೆ? ಲಿಂಗಪ್ರಸ್ತಾವ ಅಜ್ಞಾನಕ್ಕೆ ಬಯಕೆಯ ಜೀವ ತುಂಬಿ ಗುರುಗಳ ವಾಕ್ಯವನ್ನು ಅರ್ಥಮಾಡಿದ್ದು.

ಮನಸ್ಸಿನ್ನೂ ವಿಚಾರದ ಹಿಡಿತದಲ್ಲಿರುವಾಗಲೇ ಲಿಂಗಪ್ರಸ್ತಾವ ಮರಕ್ಕೆ ಬಂದಿದ್ದು.

ಆಗ ನಾಲ್ಕು ತಾಸು ಹೊತ್ತೇರಿತ್ತು. ಪಡದಪ್ಪನವರು ನಾನಾನ ಮರಡಿಹೋಲದ ಕುಜಾ ತೆಗೆದುಕೊಳ್ಳುವ ಬಗ್ಗೆ ತಮ್ಮ ಅನುಯಾಯಿಗಳೊಡನೆ ಹೊರಡುವ ಸಿದ್ಧತೆಯಲ್ಲದ್ದರು. ಕೊಂಬಿನ ಶಿಂಗ್ಯಾ ಸ್ವಯಂಸೇವಕನಾಗಿ ಕೊಂಬನ್ನು ಬಗಲಲ್ಲಿ ಹಿಡಿದುಕೊಂಡು ಮತದ ಮುಂದೆ ಕುಳಿತಿದ್ದ.

೪೮

ಲಿಂಗಪ್ಪ ಮತದಲ್ಲಿ ಬಂದದ್ದನ್ನು ನೋಡಿ ಅಲ್ಲಿ ಕೂಡಿದವರೆಲ್ಲ ಎದ್ದು ಮುಚುರೆ ಮಾಡಿದರು. ಪಡದಪ್ಪನವರು ಲಿಂಗಪ್ಪನನ್ನು ಕರೆದು ತಮ್ಮ ಹತ್ತರ ಕೂಡಿಸಿಕೊಂಡರು. ಆಗ ನಡೆದ ಚಚ್ಚೆ ಮಹತ್ವದ್ದಾಗಿತ್ತು. ಗೌಡರ ಹಗೆಗಳನ್ನು ಹಾರುಹೊಡೆದು ಕಾಳುಹಂಚುವ ಬಗ್ಗೆ ಉಪಾಯಗಳನ್ನು ಯೋಚಿಸಬೇಕಾಗಿತ್ತು.

ಲಿಂಗಪ್ಪ ಅದಕ್ಕೆ ತನ್ನ ಅಭಿಪ್ರಾಯವನ್ನು ಹೇಳಿಬಿಟ್ಟು, ಗೌಡರ ಹಗೆಗಳನ್ನು ಹಗಲು ಹಾಡೇ ಮಾಡಿದರೆ ನಾಳೆ ಪ್ರೋಲೀಸಪಾಟೀಲನಾದ ಅವನೇ ಆ ಬಗ್ಗೆ ಸರಕಾರಕ್ಕೆ ವರದಿ ಮದಬೇಕಾಗುತ್ತಿತ್ತು. ಪ್ರೋಲೀಸರು ಬಂದು ಗೌಡತಿಯ ಹೇಳಿಕೆಯ ಮೇರೆಗೆ ಅಪರಾಧಿಗಳನ್ನು ಹಿಡಿಯಬೇಕಾದಾಗ ಲಿಂಗಪ್ಪನೇ ಅವರಿಗೆ ನೆರವಾಗಬೇಕಾಗುತ್ತಿತ್ತು. ಏನೇ ಮಾಡಿದರೂ ತಾನು ಈ ಹೇಳಿನಿಂದ ಪಾರಗಬೇಕು; ಸುಲಭವಾಗಿ ಎಲ್ಲರಿಗೂ ಕಾಳು ದೊರೆಯಬೇಕು, ಇಂಥ ಉಪಾಯವನ್ನೇ ಹುಡುಕಬೇಕೆಂದು ಲಿಂಗಪ್ಪ ಸೂಚಿಸಿದ.

ಪಡದಯ್ಯನವರು ಹಂಚಿಕೆಯನ್ನು ಹೇಳಿದಿರಲ್ಲಿ. ಗೌಡರವು ಒಟ್ಟು ಆರು ಹಗೆಗಳು., ಅವುಗಳಲ್ಲಿ ಮೂರು ಹಗೆಗಳನ್ನು ಖಾಲಿಮಾಡಿ ಶಂಕರಪ್ಪಗೌಡರು ಕಾಳು ಹಂಚಿದ್ದ ಉರಿಗೆಲ್ಲ ಗೊತ್ತಿದ್ದ ಮಾತಾಗಿತ್ತು. ಉಳಿದ ಮೂರು ಹಗೆಗಳಲ್ಲಿ ಕಾಳು ಇರುವ ಸಂಗತಿ, ಗೌಡತಿ ಹಾಗೂ ಕೆಲವು ಆಶುಗಳಿಗೆ ಮಾತ್ರ ಗೊತ್ತಿತ್ತು. ರಾತ್ರಿಯಲ್ಲಿ ಕಾಳು ಲೂಟಿ ಮಾಡಿಸಿ ಬಿಟ್ಟರೆ ಗೌಡತಿ ಫಿಯಾರ್ದಿ ಮಾಡುವದೇ ಕರಿಣವಾಗುವದು. ಫಿಯಾರ್ದಿ ಮಾಡಿದರೂ ಇಂಥವರೇ ಹಗೆಗಳನ್ನು ಲೂಟಿ ಮಾಡಿದರೆಂದು ಸಾಕ್ಷಿ ಹೇಳಲು ಜನರು ಸಿಗುವದು ಕರಿಣ. ಒಂದು ವೇಳೆ ಸಾಕ್ಷಿ-ಪುರಾವೆ ಹುಟ್ಟಿಸಿ ಫಿಯಾರ್ದಿ ಕೊಟ್ಟರೆ ತನ್ನ ಪಾಲಿನ ಕಾಳು ತಾನು ಬಡವರಿಗೆ ಹಂಚಿದ್ದೇನೆಂದು ಲಿಂಗಪ್ಪಗೌಡ ಹೇಳಿಕೆಯನ್ನು ಕೊಡಬೇಕು. ಪ್ರೋಲೀಸರ ಕೈ ಬೆಳ್ಳಿಗೆ ಮಾಡಲು ಬಂದು ಗಿರಾಕಿಯನ್ನು ತಯಾರುಮಾಡಬೇಕು. ನಾಲ್ಕೆಂಟು ಚೀಲದಪ್ಪು ಜೋಳವ್ವು ಬಾಳಾರಾಮನ ಅಂಗಡಿಗೆ ಬಯ್ಯು

ಮುಟ್ಟಿಸಿದರಾಯಿತು. ಪ್ರೋಲೀಸರು ಬಂದರೆ ಅವರ ಕೈಯಿಂದ ಪಾರಾಗಲು ಅವನು ದುಡ್ಡ ವಿಚು ಮಾಡಿಯೇ ಮಾಡುತ್ತಾನೆ. ಪಡದಪ್ಪನವರ ಬಲೆ ಬಹಳ ಬೀಎಸಾಗಿತ್ತು ಅಂದು ರಾತ್ರಿಯೇ ಲಂಟಿಯ ಕಾರ್ಯಕ್ರಮವೆಂದು ಗೊತ್ತಾಗಿ ಹಾಗೆ ಹೊಲೆಯರ ರುದ್ರನಿಗೆ ಹೇಳಿಯೂ ಇಟ್ಟಿದ್ದರು.

ಲಿಂಗಪ್ಪನಿಗೂ ಈ ಹಂಚಿಕೆ ಸಮಂಜಸವೆನಿಸಿತು. ಬರಗಾಲದ ಪರಿಸ್ಥಿತಿಯಲ್ಲಿ ಹೊಟ್ಟಿಗಿಲ್ಲದ ಬಡವರು ಗೌಡರ ಹಗೆಳನ್ನು ಲೂಟಿ ಮಾಡಿದ್ದಾರೆಂದು ವರದಿ ಕಳಿಸಿ ಗೌಡನ ಕರ್ತವ್ಯವನ್ನು ಪಾಲಿಸಿದರಾಯಿತು. ಆರೋಪಿಗಳಾರೂ ಶಿಕ್ಷೆಗೆ ಗುರಿಯಾಗದಂತೆ ಮಾಡಲು ಈ ಉಪಾಯವೇ ಯೋಗ್ಯವೆನಿಸಿತು.

ಹೊಲೆಯರ ರುದ್ರನಿಗೆ ವ್ಯಾತ್ರೆ ಈ ವಿಚಾರ ಸರಿದೋರಲಿಲ್ಲ. “ಅಲ್ಲೇಯಪ್ಪಾ, ಕೆಳ್ಳರಂಗ ರಾತ್ರಿ ಹಗೇ ತಗೆದು ನಾಳೆ ತುರಂಗ ಕಾಣಂತೇರೇನರಿ? ಅದೇನ ಪಾಡ ಕಾಣಾದಿಲ್ಲ. ಹಗಲ ಹೊತ್ತು ಕೊಂಬು ಹಜ್ಜಿ ಹಗೇ ತಗೆದು ಕಾಳು ಸಾಗಸೂದು ನಮಗ ಪಸಂತ ಕಾಣತ್ತೇತಿ” ಅಂದ.

“ಹಗೇ ಹಾರಹೊಡೆದು ಕಾಳು ನಿಮಗ ಸಿಗೂಹಾಂಗ ಮಾಡಿದರಾತಪಾಠ! ಹಗಲೇನು ರಾತ್ರಿ ಏನಲೇ ಮಗನ?” ಪಡದಯ್ಯನವರು ಅವನನ್ನು ಸುಮೃದ್ಧಿಸಲು ಪ್ರಯತ್ನಿಸಿದರು. ಆದರೆ ರುದ್ರ ತನ್ನ ಹಟವನ್ನು ಬಿಡಲಿಲ್ಲ. ಅವನು ಮತ್ತೊಂದು ಕಾಣವನ್ನು ಮುಂದೊಡ್ಡಿದ. “ನಮ್ಮ ಜನಕ್ಕೆ ತುಳಾಕ ರೊಟ್ಟಿ ಸಿಕ್ಕಿಲ್ಲರಿ; ಮನ್ಯಾಗ ಹಿಡಿ ಕಾಳಿಲ್ಲರಿ. ಇಂದ ಹಗೇ ಗತದು ಕಾಳ ಕೊಟ್ಟರ ಹಬ್ಬಾ! ಮಾಡತಾವರೀ” ಎಂದು ದನಿಯೆಳೆದು ಹೇಳಿದ.

“ಬಾಳಾರಾಮನ ಅಂಗಡ್ಯಾಗ ನಿಮ್ಮ ಜನಕ್ಕೆಲ್ಲ ಬೆಲ್ಲು ಬ್ಯಾಳಿ ಗೋದಿ ಉದ್ದಿ ಕೊಡಲಾಕ ತಿಳಿಸಿಬಿಡತ್ತೇತಿ. ನೀವು ಸಾಮಾನ ಒಯ್ದು ಮನ್ಯಾಗ ಇಟ್ಟಿ ಬರಿ ಈಗ. ಇಂದ ರಾತ್ರಿ ಹಗೇ ತಗದಮ್ಯಾಗ; ಅವನ ಲೆಕ್ಕು ಕೇಳಿ, ಅಪ್ಪ ಜೀಲ ಜ್ವಾಳಾ ಅವನ ಅಂಗಡ್ಯ ಹಚ್ಚಿಬಿಡರಿ” ಎಂದು ಪಡದಯ್ಯನವರು ತಮ್ಮ ಹಟವನ್ನೇ ಸಾಧಿಸಿದರು. ಅವರದೇ ಕೊನೆಯ ನಿಣಿಯವಾಯಿತು.

ಬಾಳಾರಾಮನ ಅಂಗಡಿಗೆ ಮುತ್ತಿಗೆಯೇ ಬಿದ್ದಂತಾಯಿತು. ತಲೆಗೊಬ್ಬಿಗೆ ಧಡೆ ಬೆಲ್ಲ, ಬೇಳೆ, ಗೋದಿಗಳನ್ನು ಬಾಳಾರಾಮ ಕೊಟ್ಟಿ, ಅಂಗಡಿ ಬರಿದಾದರೂ ಗೌಡರೊಂದಿಗೆ ತನ್ನ ಸ್ನೇಹ ಸ್ಥಿರವಾಯಿತೆಂದು ಹಿಗಿದ.

ಭರತೀ ಮಧ್ಯಾಹ್ನವಾಗಿತ್ತು. ಬಿಸಿಲು ಸುದುತ್ತಿರಲಿಲ್ಲವಾದರೂ ಮೋಡಗಳು ಮುಸುಕಿದ್ದರಿಂದ ಸೆಕೆಯಾಗುತ್ತಿತ್ತು. ಪಡದಪ್ಪನವರು ತಮ್ಮ ವಿಜಯಯಾತ್ರೆಗೆ

ಅನುಯಾಯಿಗಳೊಂದಿಗೆ ಹೋರಟರು ಅವರ ಗುರಿ ಈಗ ನಾನಾನ, ಮರಡಿಯ ಕಡೆ ಇತ್ತು, ಅಗಸೆಯ ಮುಂದೆ ಬಂದಾಗ ಕರಿಯಪ್ಪ “ಅಪ್ಪನೋರ, ಲಕ್ಷ್ಮಣಮನೀ ಮುಂದ ಕೊಂಬು ಭಾರಿಸಿ ಹೊಲಕ್ಕೆ ಭಾ ಅಂತ ಹೇಳಿ ಬರತೀನ್ನಿ” ಎಂದು ಹೇಳಿದ. ಹಾಗೆಯೇ ಹೇಳಕೇಳದೆ ಹೊಲಕ್ಕೆ ಹೋಗುವುದು ತುಡಗು ಮಾಡಿದಂತೆ ಎಂದುಅವರೆಲ್ಲರ ಅಭಿಪ್ರಾಯವಾಗಿತ್ತು.

ಅದನ್ನು ಕೇಳಿ ಹಿರೇಕುರುಬಮಾಯಪ್ಪಾ, “ಲೇ ಹುಜ್ಜಪ್ಪಾಲೀ, ಅವನ ಮನಿಗೆ ಕೀಲಿ ಬಿದ್ದ್ಯೆತಿ. ಮುಂಜಾನೆ ಮರದಾಗ ಶೂಡಿದ ಮಂದಿನ್ನು ನೋಡಿ, ಗಾಬರ್ಯಾಗಿ, ತಾಸಗಾವಿ ಬೀಗರ ಕಡೆಗೆ ಓಡಿಹೋತಂತ. ಅಂವಾ ಎಂದರೆ ಇಂತಾ ಕೆಲಸಕ್ಕೆ ಆಳಾದಾನ? ನಿನಗ ಗೊತ್ತೇ ಇಲ್ಲೇನು?” ಎಂದುನುಡಿದ.

“ಗೊತ್ತಿಲ್ಲದಿದ್ದರೇನಾತರಿ? ಕಳವಿಲೆ ಹೊಲಾ ಕೆಬಜಾ ತೊಗೊಂಡರು ಅಂತ ನಾಳೆ ತಕರಾಯ ಎದ್ದಿರಬಾರದು ನೋಡ್ರಿ. ಕೊಂಬ ಹಜ್ಜಿ ಅವನ್ನು ಕರೆದು ಕೆಬಜಾ ತೊಗೊಳಬ್ಬಾದು ನಮ್ಮ ಧರ್ಮ. ನಾವುಮಾಡೂದ ಮಾಡಬೇಕಲ್ಲರಿ?” ಎಂದು ಕರಿಯ ಹಟಮಾರಿತನದಿಂದಲೇ ನುಡಿದು, ಕೊಂಬಿನ ಶಿಂಗಾನ್ನಿಗೆ ಹೊಂಬು ಉದಲು ಹೇಳಿದ. ಅಗಸೆಯ ಮುಂದೆ ಡೌಲಾಗಿ ಶಿಂಗಾನ್ನಿನಿಂತು ದಶದಿಕ್ಕುಗಳಿಗೂ ಕೇಳುವಂತೆ ಹೊಂಬು ಉದಿದ. ಮಧ್ಯಾಹ್ನ ನಿಶ್ಚಿಭತೆಯಲ್ಲಿ ಹೊಂಬಿನ ಜಿತ್ತಾರ ದುಮುದುಮಿಸಿತು. ಹಿಂಡು ಜನ ಲಕ್ಷ್ಮಣ ಮನೆಯ ಮುಂದೆ ನಿಂತು “ಹೊಲಾ ಉಳಿಸಿಕೊಳ್ಳಬ್ದಿದ್ದ ಬೇಕಾದವರು ಬ್ರೇಲೇ” ಎಂದು ಕೂಗಿ ಪಾದಳ್ಳಿಗೇ ಆಹ್ವಾನವಿತ್ತರು. ಅವರು ಆಗ ಹೊಡೆದ ಕೇಕೆ ಹೊಂಬಿನ ಜಿತ್ತಾರಕ್ಕಿಂತ ತೀಕ್ಷ್ಣವಾಗಿತ್ತು. ಕೊರ್ಪಲಗಳನ್ನೇ ಹರಿಯುವಂತೆ ಅಸಹ್ಯವಾಗಿತ್ತು. ಹೊಂಬಿನ ದನಿಗಾಗಲಿ, ತಮ್ಮ ಕೇಕೆಗಾಗಲಿ ಉತ್ತರ ಬಾರದಿರಲು, ಎಲ್ಲರೂ ಸೀದಾ ಹೊಲದ ದಾರಿಯನ್ನು ಹಿಡಿದರು.

ಶಾಮರಾಯ ಡೋಲಿನ ಜನರ ಯಾದಿ ಹಾಗೂ ತಗಾಯಿ ಸಾಲದ ಪತ್ರಿಕೆಗಳನ್ನು ಈ ಹೊದಲೇ ತಯಾರಿಸಿಟ್ಟದ್ದರಿಂದ ಲಿಂಗಪ್ಪಗೌರಿಗೇನೂ ಅದರ ಕಾಟವಿರಲಿಲ್ಲ. ಪಡದಪ್ಪನವರು ತಮ್ಮ ಅನುಯಾಯಿಗಳೊಡನೆ ಉರು ದಾಟಿ ಹೋಗುವವರಿಗೆ ಅವನೂ ಅವರ ಜೊತೆಗೆ ಬಂದ. ಆರೆ ಮುಂದೆ ಹೋಗುವ ಮನಸ್ಸಾಗಲಿಲ್ಲ. ಪಡದಯ್ಯನವರಿಗೆ, “ಹಾಗಾ ಜ್ಞಾಕೀಲೆ ಹೋಗಿಬ್ರಿ. ನೀವು ತಿರುಗಿ ಬರೂದರಾಗ ನಾನೂ ನನ್ನ ಕೆಲಸಾ ಮುಗಿಸಿರತೀನು” ಎಂದು ತನ್ನ ಕೆಲಸದ ನೇವ ಹೇಳಿ ತಿರುಗಿದ. ಪಡದಪ್ಪನವರೂ ತಮ್ಮ ಜೊತೆಗೆ ಅವನು ಬರಬೇಕೆಂದು ಆಗ್ರಹಪಡಿಸಲಲ್ಲ. ಲಿಂಗಪ್ಪಗೌಡ ಮರದ ಕಡೆಗೆ ಹೋರಟ.

ಲಿಂಗಪ್ಪನ ಮನಸ್ಸು ಅನೇಕ ಭಾವನೆಗಳ ಸಿಡಿಮದ್ದಾಗಿತ್ತು, ಚಿಮಣಾಳ ವಿಚಾರ ಬಂದಾಗಲೆಲ್ಲ ಅವನ ದೇಹಾದ್ಯಂತಮಿಂಚು ಹರಿದಂತಾಗುತ್ತಿತ್ತು. ಈಗ ಚಿಮಣಾ ಮತದಲ್ಲಿ ಒಬ್ಬಳೇ ಇದ್ದಳು. ಅದೇ ನೆನಪು ಲಿಂಗಪ್ಪನ ಎದೆಯಲ್ಲಿ ಉಕ್ಕೆ ಇಂದಿಯತ್ತಿತ್ತು. ಅವರಸರ ಮಾಡಿದಷ್ಟು ನಡಿಗೆ ನಿಥಾನವಾಗುತ್ತಿತ್ತು. ಮತ ಮುಟ್ಟುವವರೆಗಾದರೂ ಆ ವಿಚಾರದಿಂದ ತಪ್ಪಿಸಿಕೊಳ್ಳಬೇಕೆಂದು ಮನಸ್ಸು ಒದ್ದಾಡಿತು. ಸಾಧ್ಯವಾಗಲೀಲ್ಲ. ಸುತ್ತಲೂ ಒಮ್ಮೆ ನೋಟ ಬೇರಿದ. ಅಂದು ನಾಗರಚವತಿಯಾಗಿದ್ದರಿಂದ ಹೆಣ್ಣುಮಕ್ಕಳೆಲ್ಲ ಹೊಸ ಸೀರೆಯುಟ್ಟುಕೊಂಡು ಹಾವಿನ ಹುತ್ತಿಗೆ ಹಾಲೆರೆಯುವ ಸಂಭೂಮದಲ್ಲಿ ನಡೆದಿದ್ದರು. ಮತ್ತೆ ಚಿಮಣಾ ದೃಷ್ಟಿಪಥದಲ್ಲಿ ಗೋಚರಿಸಿದಳು. ಅವಳೂ ಹೀಗೆಂದೇ ಹೊಸ ಸೀರೆಯುಬುಕ್ಕುಕೊಡುತ್ತಿರೇ? ಅವಳ ಲಾವಣ್ಯ ಇವುಳ್ಳದಿಂದಾಗಿ ಹೊಳೆಯಬಹುದಿತ್ತಲ್ಲ! ಲಿಂಗಪ್ಪನ ಎದೆ ಬಿಡಿದುಕೊಳ್ಳಬಹುತ್ತಿತು. ಕಾಲು ತಡವರಿಸಹತ್ತಿದವು. ಎಲ್ಲಿ ನೋಡಿದರೂ, ಏನು ಕೇಳಿದರೂ, ಚಿಮಣಾಳ ನೆನಪಿನ ಹೊರತಾಗಿ ಬೇರಾವುದೂ ಅರಿವಾಗುತ್ತಿರಲ್ಲ. ಕಾಮದ ದೂಡ್ ಕೆಣ್ಣು ಅವನ ಮನಸ್ಸಿನ ತುಂಬ ವ್ಯಾಪಿಸಿತ್ತು. ಯಾವ ಅನುಭವವನ್ನೇ ಆಗಲಿ ಅದೇ ಕಣ್ಣಿನ ಮೂಲಕ ಈಗ ನೋಡಬೇಕಾಗಿತ್ತು.

ಲಿಂಗಪ್ಪ ನೇರವಾಗಿ ಬಾಳಾರಾಮನ ಅಂಗಡಿಗೇ ಬಂದ, ತನ್ನ ರುಚಿಗೆ ಒಪ್ಪುವಂತೆ ರಬ್ಬನೀಲೀಬಣ್ಣದ ಸೀರೆಯನ್ನು ಖಿರಿದಿ ಮಾಡಿದ. ಗೊಡರ ವ್ಯಾಪಾರವೆಲ್ಲ ಉದ್ದರಿ ಎಂದು ಬಳರಾಮಿನಿಗೂ ಗೊತ್ತಾಗಿತ್ತು. ಪುಣ್ಣಕ್ಕೆ ಸೀರೆಯನ್ನೇಕೆ ಕೊಂಡದ್ದು ಎಂದು ಮಾತ್ರ ಕೇಳಲಿಲ. ಸೀರೆಯ ಮಡಿಕೆಯನ್ನು ಬಗಲ್ಲಿತ್ತಿಕೊಂಡು ಲಿಂಗಪ್ಪ ಮತದೊಳಗೆ ಪ್ರವೇಶಿಸಿದ.

ಮತದಲ್ಲಿ ಯಾರೂ ಇರಲಿಲ್ಲ. ಇದು ಗೊತ್ತಿದ್ದರೂ ಲಿಂಗಪ್ಪ ಒಮ್ಮೆ ಎಲ್ಲ ಕಡೆಗೂ ಅಡ್ಡಾಡಿ ನೋಡಿಕೊಂಡು ಬಂದ, ಮಧ್ಯಾಹ್ನದ ಹೊತ್ತಾದ್ದರಿಂದ ಹೊರಗೂ ಯಾರೂ ಓಡಾಡುತ್ತಿರಲ್ಲ. ಲಿಂಗಪ್ಪ ಮತ್ತೆ ಪಡಸಾಲೆಯಲ್ಲಿ ಯೋಚಿಸುತ್ತ ಕುಳಿತ. ಚಿಮಣಾಳನ್ನು ಹೇಗೆ ಕಾಣಬೇಕೆಂಬುದೇ ಈಗವನ ಮುಂದಿದ್ದ ಸಮಸ್ಯೆಯಾಗಿತು. ಅವನ ಪ್ರಣಯ ಲೀಲೆಗಳೆಲ್ಲ ಹೊಲದಲ್ಲಿ ಕೆಲಸ ಮಾಡಲು ಬಂದ ಹೆಣ್ಣುಮಕ್ಕಳೊಡನೆ ನಡೆದಿದ್ದವು. ಚಿಮಣಾ ತನಗಿಂತ ಹತ್ತುಪಾಲು ಸುಸಂಸ್ಕರ್ತಳಾಗಿ ಕಂಡಿದ್ದಳು. ಅದಕ್ಕೆಂದೇ ತಾನಾಗಿ ಅವಳನ್ನು ಕಾಣಲು ಹೆದರಿಕೆಯಾಗಿತ್ತು. ಆದರೆ ಅವಳು ಜಾರಿದ ಸಂಗತಿಯೇ ಅವನ ಕಾಮವನ್ನು ಕೆರಳಿಸಿತ್ತು.

ಲಿಂಗಪ್ಪ ತನ್ನ ಇರುವಿಕೆಯನ್ನು ವೈಕ್ಯಪಡಿಸಲು ಒಮ್ಮೆ ಕೆಮ್ಮೆದ. ಕೆಮ್ಮೆ ಜೋರಾಗಿಯೇ ಬಂದದ್ದರಿಂದ ಬರಿದಾಗಿದ್ದ ಮತ ಪ್ರತಿಧ್ವನಿ ಕೊಟ್ಟಿತು. ಅದನ್ನು ಕೇಳಿ ಲಿಂಗಪ್ಪನೇ ಭಯದಿಂದ ನಡುಗಿದ. ಮತ್ತೆ ಸ್ವಲ್ಪ ಹೊತ್ತು ಸುಮ್ಮನಿದ್ದ. ಕಳ್ಳತನದಿಂದ ಚಿಮಣಾಳ ಕೋಣೆಯತ್ತೆ ಕಣ್ಣು ಹೊರಳಿಸಿದ. ಬಾಗಿಲು ಹಾಕಿತ್ತು. ಏನು ವಾಡಿ ಒಳಗೆ ಹೋಗಬಹುದೆಂದು ಎಣಿಕೆ ಹಾಕಹತ್ತಿದ.

ಆದರೆ ತಡಮಾಡುವಂತಿರಲ್ಲ. ಈಗಾಗಲೇ ಸಾಕಷ್ಟು ಹೊತ್ತಾಗಿತ್ತು. ಪಡದಯ್ಯನವರು ಕೆಲಸ ಸಾಧಿಸಿದ್ದರೆ ಬೇಗ ತಿರುಗಿ ಬರುವ ಸಂಭವವೂ ಇತ್ತು. ಅದು ನೆನಪಾದೋಡನೆ ಲಿಂಗಪ್ಪ ಜಗನ್ನೆ ಎದ್ದ. ಸೀರೆಯ ಮಡಿಕೆಯನ್ನು ಕ್ಷೇತ್ಯಲ್ಲಿ ಹಿಡಿದುಕೊಂಡು, ಅನಿವಾರ್ಯವಾದ ಸಾಹಸಕ್ಕೆ ಸಿದ್ಧನಾದ ಹೇಡಿಯಂತೆ, ಚಿಮಣಾಳ ಕೋಣೆಯ ಬಾಗಿಲನ್ನು ತಟ್ಟಿದ.

ಸುದೃಢಕ್ಕೆಂಂತೆ ಕೋಣೆಯ ಬಾಗಿಲು ತೆರೆಯಿತು. ಲಿಂಗಪ್ಪನಿಗೆ ಭಯ ಇನ್ನೂ ಹೆಚ್ಚಾಗಿ ಒಮ್ಮೆ ಗದಗದ ನಡುಗಿದ. “ಯಾರವರು?” ಎಂದು ಚಿಮಣಾ ಕೇಳಿದಾಗ ಮಾತ್ರ ನಿವಾರಹವಿಲ್ಲದೆ ಕ್ಷೇತ್ಯಲ್ಲಿ ಹಿಡಿದ್ದ ಹೊಸ ಸೀರೆಯನ್ನು ಮುಂದೆ ಚಾಚಿ, ಕಣ್ಣು ಮುಚ್ಚಿಕೊಂಡೇ ಕೋಣೆಯೊಳಗೆ ನಡೆದ. ಇದೆಲ್ಲ ಆಕಸ್ಮಿಕ ಸಂಗತಿಯಿಂದ ಚಿಮಣಾ ಗಾಬರಿಗೊಂಡಳು. ಬಂದವನು ಲಿಂಗಪ್ಪ ಗೌಡನೆಂದು ಅರಿತಾಗ, ಈ ಘಟನೆಯ ಅರ್ಥವೇ ಅವಳಿಗಾಗದಂತಾಯಿತು. ಸುಮ್ಮನೆ ಪಿಳಿಪಿಳಿ ಕಣ್ಣು ಬಿಟ್ಟು ಅವನನ್ನು ನೋಡಿದಳು. ಕೂಸು ಜೋಳಿಗೆಯಲ್ಲಿ ನಿಶ್ಚಿಂತವಾಗಿ ಮಲಗಿತ್ತು.

“ಚಿಮಣಾ... ನಿನ್ನದಶಿಂದ... ಇಗಾ... ಸೀರಿ ತಂದಿನಿ... ತೊಗೋ” ಎಂದು ಲಿಂಗಪ್ಪ, ಹುಳುನಗೆಯನ್ನು ಬೀರುತ್ತ, ನಾಲಿಗೆಯನ್ನು ಸವರ್ಯಾದುತ್ತ ಉಗುಳು ನುಂಗಿ ಹೇಳಿದ. ಅವನ ಮುಖ ಭಯದಿಂದ ವಿವರಿಸಾಗಿತ್ತು; ಹಣೆಯ ಮೇಲೆ ಬೆವರಿದ ಹನಿಗಳು ಸಾಲುಗಟ್ಟಿದ್ದವು. ತಲೆಯ ಮೇಲಿನ ರುಮಾಲೂ ತೊಯುವಪ್ಪು ಬೆವತಿದ್ದ.

ಅವನ ಕಣ್ಣಿನಲ್ಲಿಯ ಹಸಿವೆ ಚಿಮಣಾಳಿಗೆ ಅರ್ಥವಾಯಿತು. ಮೊನ್ನೆ ರಾತ್ರಿಯೇ ಉರ ಪ್ರತಿಷ್ಠಿತರ ಎದುರಿನಲ್ಲಿ ಪಡದಪ್ಪ ತನ್ನ ಪಾಪವನ್ನು ಮುಚ್ಚಿಕೊಳ್ಳಲು ಗತ್ತಗಾರಿಕೆಯ ಮಾತುಗಳನ್ನಾಡಿದ್ದರ ಫಲ ಈಗ ಪ್ರತ್ಯುಷವಾಗಿ ಎದರು ನಿಂತಿತ್ತು. ಗಂಡಿನ ಕಾಮಕೃಷ್ಣಯೆಲ್ಲ ಹೆಣ್ಣಿನೆದುರು ಕೆರಳಿ ನಿಂತಾಗ ಏನು ಹೇಳಬೇಕು? ಚಿಮಣಾ ಇಂಥ ಪ್ರಸಂಗದಲ್ಲಿ ಎಂದೋ ಕ್ಷೇಮಬ್ರಂಢಿಕೊಂಡವಳು. ಕಾಮ ಅವಳ ಪಾಲಿಗೆ ಚಿಕ್ಕಂದಿನಲ್ಲೇ ದೃಷ್ಟಿ ತಾಕಿದ ಕೂಳಾಗಿತ್ತು. ಅದನ್ನು ನೆನೆದರೆ ಓಕರಿಕೆ

ಬರುವಂತಿತ್ತು. ಈಗ ಲಿಂಗಪ್ಪನನ್ನು ನೋಡಿದಾಗಲೂ ಅದೇ ಭಾವನೆ ಅವಳಲ್ಲಿ ಮೂಡಿತು.

“ಹೀಗ ನಾ ಒಬ್ಬಕೇ ಇರುವಾಗ ಹತ್ತರ ಬರೂದು ರೀತಿ ಅಲ್ಲ. ಸುಮಾಕ ಹೊರಗ ಹೋಗು. ಹೀಗ ಕುಂದರೂದು ನನಗೂ ಪಾಡಲ್ಲ, ನಿನಗೂ ಪಾಡಲ್ಲ” ಎಂದುಚಿಮಣಾ ವಿನಯದಿಂದಲೇ ಈ ಶನಿಯನ್ನು ಹೊರಗೆ ಹಾಕುವ ಪ್ರಯತ್ನಮಾಡಿದಳು. ಆದರೆ ಲಿಂಗಪ್ಪನ ಕಾವೇರಿದ ಮನಃಸ್ಥಿತಿ ಇಂಥ ಸಮಾಜಗಳಿಗೆ ಮಣಿಯವಂತಿರಲ್ಲ. ಸುಮ್ಮನೆ ಹಸಿದ ಕಣ್ಣಗಳಿಂದ ನಾಚಿಕೆ ತೋರುದು ಅವಳನ್ನೇ ನೋಡಹತ್ತಿದ. “ಯಾಕ, ನಾ ಹೇಳಿದ್ದು ಕೇಳಿಸಲಿಲ್ಲೇನು ನಿನಗು?” ಚಿಮಣಾ ಸ್ವಲ್ಪ ಏರಿದ ದನಿಯಿಂದಲೇ ಕೇಳಿದಳು.

ಲಿಂಗಪ್ಪ ಮತ್ತೆ ವಾಡಿಕೆಯ ಹುಚ್ಚನಗೆಯನ್ನು ನಕ್ಕ. ಇಮ್ಮುತ್ತಿನವರೆಗೆ ಅವಳನ್ನು ನೋಡಿ ನೋಡಿ ಅವನಿಗೆ ಏನೇನೋ ನೆಪಾಗಿದ್ದವು. ಜಾಗೀರದಾರ ಬಾಪೂಸಾಹೇಬ ಇವಳನ್ನು ಕಾಮಿಸಿದ್ದು, ಪಡದಯ್ಯನಂಥ ಸನ್ಯಾಸಿ ಇದೇ ಮರದಲ್ಲಿ ಅವಳನ್ನು ಬಲಾಶ್ಚರಿಸಿದ್ದು, ಈ ಸಂಗತಿಗಳಿಲ್ಲ ಅವಳ ರೂಪವನ್ನು ಇನ್ನೂ ಹೆಚ್ಚು ಸ್ವಷಟ್ಟೀಯವಾಗಿಸಿದವು. ‘ನಿನ್ನ ಸಲುವಾಗಿ ಹೋಸಾ ಸೀರಿ ತಂದೀನಿ ಚಿಮಣಾ! ಅದನ್ನು ಉಟಗೊಂಡು ಒಮ್ಮೆ ನಿಲ್ಲಬಾರದ?’ ಎಂದು ತನಗೆ ಸಾಧ್ಯವಿದ್ದಷ್ಟು ವಾಚ್ಯವಾಗಿ ತಿಳಿಸಿದ.

“ನನಗೇನು ಸೀರಿ ಬ್ಯಾಡ; ನೀ ಯಾರು ನನಗ ಸೀರಿ ತಂದು ಹೊಡಾಲ?” ಚಿಮಣಾ ಅವಡುಗಚ್ಚಿಯೇ ಕೇಳಿದಳು. ಪ್ರಸಂಗ ಅತಿಯಾಗುವದೆಂದು ಅವಳು ಉಹಿಸಿದಳು. ಸಿಟ್ಟಿಗೇಳದಿದ್ದರೆ ಅವನೇನು ಸುಮ್ಮನೆ ಹೊರಟುಹೋಗುವ ಲ್ಕಣ ಕಾಣಲಿಲ್ಲ. ರೋಷ ಹೆಚ್ಚಿತು. ಕಣ್ಣ ಕಂಪಗಾದವು. ಕಲ್ಲಿನಂಥ ನೋಟದಿಂದ ಅವನನ್ನು ನೋಡುತ್ತ, ಅವನು ಹೊರಡುವದನ್ನೇ ಕಾಯಹತ್ತಿದಳು.

“ಯಾಕ, ನಿನ್ನ ಅಪನೋರು ಹೇಳಿದ್ದನ್ನು ಕೇಳಿಸಲಿಲ್ಲೇನು? ನಾನ ನಿನ್ನ ಮದಿವ್ಯಾಗಾವದೀನಿ ಅಂತ ಉರಿಗೆಲ್ಲಾ ಗೊತ್ತಾಗೇತಿ. ಅಂದಮ್ಯಾಗ ಅನುಮಾನ ಆಕ?” ಎಂದು ಕುಳಿತಲ್ಲಿಯೇ ಕಾಲು ಜಾಡಿಸುತ್ತ ಲಿಂಗಪ್ಪ ಹೇಳಿದ. ಅದಕ್ಕೆ ಉತ್ತರ ಬರದಿರಲು, ವಿವರಿಸಿ ಹೇಳುವವರಂತೆ, “ಇಗಾ ನೋಡು ಚಿಮಣಾ, ಈಗ ಏನ ಮಾಡಕಿಅದೀ ನೀನು? ಒಮ್ಮೆ ಕಾಲು ಜಾರಿದರ ಮುಗದಹೋತು. ಇನ್ನ ಅಪನೋರದರ ಏನ ನೆಚ್ಚಿಗಿ? ಸುಮಾಕ ನನ್ನಗೂಡ ಬಾ. ಮದಿವ್ಯಾಗತೆನು. ಉರ ಗೊಡಿತಿ ಆಗಿ ಸುಕದ್ದೇ ಬಾಳೇ ಮಾಡಬಾರದ?” ಎಂದು ಹೇಳಿದ.

ಅವನನ್ನು ನೋಡಿಯೇ ಹಿತ್ತಕೆರಳಿದ ಚಿಮಣಾಳಿಗೆ ಈ ಮಾತು

ಕೇಳುವದೂ ಅಸಹ್ಯವನಿಸಿತು. ಆ ಒಂದು ಕ್ಷಣಿ ಜೀವನಲ್ಲಿಯ ಎಲ್ಲ ಉತ್ಪಟಭಾವನೆಗಳೂ ಕೂಡಿ ಒಂದು ಮನಸ್ಸಿನಲ್ಲಿ ಗುದುಮುರಿಗೆ ಹಾಕಹತ್ತಿದವು. ಸಿಟ್ಟಿನಿಂದ ತುಟಿಗಳು ಕಂಬಿಸಿ, ಶೋಕದಿಂದ ಕಣಿಲ್ಲಿ ನೀರೂ ಬಂದುವು. “ಇನ್ನ ಮಾಡತೀನೇ? ಇಲ್ಲಿ ಮುಂದಕರ ಬಾ. ಗೊತ್ತಮಾಡಿ ಕೊಡತೀನು” ಎಂದು ಕೂಗಿದಳು.

ಲಿಂಗಪ್ಪ ಪೂರ್ ನಾಚಿಕೆ ಬಿಟ್ಟಿದ್ದ. “ಮುಂದಕ ಯಾಕ, ಹತೀರೇನ ಬರತೀನು” ಎಂದು ಹೇಳಿ ಚಿಮಣಾಳ ತೀರ ಸನಿಯಕ್ಕೇ ಬಂದ. ಎಲ್ಲಿ ಹೋತ್ತು ಮೀರುತ್ತದೂ, ಎಲ್ಲಿ ಈ ಸುಸಂಧಿ ತಪ್ಪಿ ಹೋಗವದೋ ಎಂಬ ಚಡವಡಿಕೆ ಅವನಲ್ಲಿ ಪುದಿಯುತ್ತಿತ್ತು. ಕಾಲು ತಡವರಿಸುತ್ತಿರುವಾಗಲೇ ಎದ್ದು ಬಂದ. ಉಳಿದ ಹೊತ್ತಿನಲ್ಲಿ ನಗೆಯನ್ನು ಹಟ್ಟಿಸುತ್ತಿದ್ದ ಅವನ ಸ್ಥಳಲಕಾಯ ಈಗ ಹೆದರಿಕೆಯ ಕಪ್ಪನೆರಳನ್ನು ಚೆಲ್ಲಿತು. ಅವನು ಹತ್ತಿರ ಬಂದಂತೆ ಚಿಮಣಾಳ ಕಣ್ಣದುರಲ್ಲಿ ಅವನ ದೇಹವೇ ತುಂಬಿಬಿಟ್ಟತ್ತು. ಅವಳು ಭಯಗೊಂಡು ಚೀರಬೇಕೆಂದಿದ್ದವರು ಅದಾವ ಶಕ್ತಿ ಮೈಲ್ಲಿ ಸಂಚರಿಸಿತ್ತೋ, ಕೈ ಸಡಿಲುಬಿಟ್ಟು ಅವನ ಕೆನ್ನೆಗೆ ಒಂದೇಟು ಬಿಗಿದಳು. ಅವನ ಕೆನ್ನೆಯ ಬಿರುಸು ಅವಳ ಕೈಗೆ ಕೂಡ ಹೇಸಿಗೆ ತರುವಂತಿತ್ತು.

ಲಿಂಗಪ್ಪನಿಗೆ ಇದೆಲ್ಲ ಅನಿರಿಕ್ಷಿತವಾಗಿತ್ತು. ಮನಸ್ಸು ಕುಕ್ಕರುಬಡಿದಂತಾಯಿತು. ಕೈಯಿಂದ ಕೆನ್ನೆಯನ್ನು ಹಿಡಿದುಕೊಂಡೇ ನೆಲಕ್ಕೆ ಕುಳಿತ. ಅದೇಕೋಂಡೇ ಬೇಗ್ಗೆ ಶಿವಯೋಗಿಗಳು ಹೇಳಿದ್ದ ಮಾತುಗಳು ನೆನಪಾದವು. “ಅಂವಾ ಬೀಳಬೇಕಾದ ಪಾದ ಇಲ್ಲಿಲ್ಲ; ಮತದಾಗ ಅದಾವು” ಸ್ವಾಮಿಗಳ ಭವಿಷ್ಯವಾರೀ ನಿಜವೆಂದೆನಿಸಿತು. ಕುಳಿತಲ್ಲಿಂದಲೇ ಚಿಮಣಾಳೆದುರು ಸಾಷ್ಟಾಂಗ ನಮಸ್ಕಾರ ಹಾಕಿ ಮಲಗಿಬಿಟ್ಟು ಚಿಮಣಾಳಿಗೆ ಅದರಿಂದಲೂ ರೋಷ ಹೆಚ್ಚಾಯಿತು. ಕಾಲಿನಿಂದ ಅವನನ್ನು ಒದ್ದು ದೂರ ಸರಿಸಿ, “ಸುಮಾಕ ಹೋರಗ ನಡಿ” ಎಂದು ಚೀರದಳು. ಅವಳ ಜೀರುವಿಕೆಗೋಂಡಿ, ಅಧವಾ ನಡೆದ ಗೊಂದಲಕ್ಕೋಂಡಿ ಜೋಳಿಗೆಯಲ್ಲಿ ಮಲಗಿದ್ದ ಕೂಸಿಗೆ ಎಚ್ಚರಾಗಿ ಚಿಮಣಾ ಅವಸರದಿಂದ ಹೋಗಿ ಕೂಸನ್ನೆತ್ತಿಕೊಂಡಳು.

ಲಿಂಗಪ್ಪನ ಅಭಿಮಾನ ಕರಗಿ ನೀರಾಗಿತ್ತು. ಚಿಮಣಾಳ ಒದೆತವನ್ನು ತಿಂದ ರುಮಾಲ ಚಲ್ಲಾಪಿಲ್ಲಾಯಾಗಿ ಹರಡಿತ್ತು. ರುಮಾಲಿಲ್ಲದ ಹೋಳುತಲೆ ಹಾಸ್ಯಸ್ವದವಾಗಿತ್ತು. ಕೆನ್ನೆಗೆ ಬಿದ್ದ ಏಟಿಗಂತ ಹೃದಯಕ್ಕಾದ ಆಫಾತ ಬಲವಾಗಿತ್ತು. ಸಣ್ಣ ಹಡುಗರಂತೆ ಕಣ್ಣಿರು ಸುರಸುತ್ತ ಕೆಳಗೆ ಬಿದ್ದ ರುಮಾಲನ್ನು ತಲೆಗೆ ಸುತ್ತಹತ್ತಿದ. ಅದು ಮುಗಿದ ಮೇಲೆ ಅಂಗಲಾಚುವ ದನಿಯಲ್ಲಿ ಮತ್ತೆ

ಹೇಳತೋಡಗಿದ: “ಚಿಮಣಾ, ನಿನ್ನ ಸಲುವಾಗಿ ನನ್ನ ಜೀವ ಎಷ್ಟು ತಳಮಳಿಸತ್ತೇತಿ ಅನ್ನಾದು ನಿನಗ ಗೊತ್ತಿಲ್ಲ. ಇದ್ದ ಬಿದ್ದದ್ದೆಲ್ಲ ನಿನ್ನ ಉಡ್ಗಾಗ ಹಾಕತೀನು. ಸುಕದ ಸಂಸಾರಾ ಮಾಡತೀನು. ನಿನ್ನ ಭಾಳೀವು ಹಾಳಗೆಡಪಿದ್ದನ್ನು ನೋಡಿ ಜೀವಾ ಮರಮರ ಮರಗೈತಿ” ಎಂದು ಗೋಳಿಟ್ಟ.

ಚಿಮಣಾ ಸಮ್ಮನೇ ಇದ್ದಳು. ತಾನು ಮಾಡಿದ್ದ ತಪ್ಪಾಯಿತೆಂದು ಅವಳಿಗೆ ಅನಿಸದಿರಲ್ಲಿ. ಅವಳಿಗೂ ಕಣ್ಣಿ ತುಂಬಿಬಂದಿದ್ದವು. ಆದರೆ ಅದನ್ನು ತೋರಿಗೊಡಲಿಲ್ಲ. ಅವಳು ಸುಮ್ಮಿನಿದ್ದದ್ದನ್ನುಕಂಡು ಲಿಂಗಪ್ಪ ಮತ್ತೆ ಪ್ರಾರಂಭಿಸಿದ: “ನಾ ಮಾಡಿದ್ದರಾಗ ತಪ್ಪಿದ್ದರ ಹೇಳು ಚಿಮಣಾ. ಒಟ್ಟಿಗೊಂತೀನು. ಗಂಡಸಾದವ ಹೆಂಗಸಿನ ಮ್ಯಾಗ ಪಿರೂತಿ ಮಾಡುದು ತಪ್ಪ?”

“ಲಗ್ಗ ಆಗಿ ಗುಳಿದಾಳಿ ಕಟ್ಟಿಗೊಂಡು ಹೊತ್ತಿನ್ನ ತಂದು ಬಾಳೇ ಮಾಡಿದರ ದೇವರು ಮೆಚ್ಚತಾನು. ಹೀಗೆಲ್ಲಾ ವರಹೊಂಡು ಬಿದ್ದರ ಅದು ತಪ್ಪ?” ಚಿಮಣಾ ಇನ್ನೂ ಗುರ್ತೆನ್ನುತ್ತಿದ್ದಳು.

ಲಿಂಗಪ್ಪ ತಾನು ಮಾಡಿದ್ದತಪ್ಪಾಯಿತೆಂದೇ ಒಟ್ಟಿಕೊಂಡ. ಇನ್ನೂಒಂದು ವಾರದ ಅವಧಿಯನ್ನು ತನಗೆ ಹೊಡಬೇಕೆಂದು ಕೇಳಿಕೊಂಡ. ಅಷ್ಟರಲ್ಲಿ ತನ್ನ ಮನಸ್ಸು ಬದಲಾದರೆ ಮುಗಿದು ಹೋಯಿತು. ಆದರೆ ಆಸೆ ಇನ್ನೂ ಉಳಿದಿದ್ದರೆ ಚಿಮಣಾ ತನ್ನನ್ನು ಮದುವೆಯಾಗಲು ಒಪ್ಪಬೇಕು. ಹೀಗೆ ಎಂಜಲೆಲೆಯಂತೆ ಬಾಳುವೆ ಕಳೆಯುವುದು ಒಳ್ಳೆಯದಲ್ಲವೆಂದು ಅವಳಿಗೇ ಉಪದೇಶ ಮಾಡಿದ. ಹೇಗೂ ಕಾಲ ಅನುಕಾಲವಾಗಿತ್ತು. ಪದದಯ್ಯನ ಸೆರೆಯಿಂದ ಬಿಡಿಸಿಕೊಂಡು ಹೋಗಿ ಅವಳನ್ನು ತನ್ನ ಮನೆಗೆ ಕರೆದೊಯ್ದುವದಾಗಿ ಹೇಳಿದ.

ಚಿಮಣಾ ನೋಡೋಣವೆಂದು ಹೇಳಿ ಸುಮ್ಮಾದಳು. ಅವಳಿಗೆ ಹೆಚ್ಚು ಮಾತು ಬೆಳೆಸುವುದು ಬೇಕಾಗಿರಲಿಲ್ಲ ಒಮ್ಮೆ ಹೊರಗೆ ಹೋದರೆ ಸಾಕಂದು ಬೇಡಿಕೊಂಡಳು. ಲಿಂಗಪ್ಪ ಆಜ್ಞಾಧಾರಕನಂತೆ ಹೊರಗೆ ನಡೆದ. ಹೋಗುವಾಗ ಸೀರೆಯನ್ನು ಒಯ್ಯಲಿಲ್ಲ ಅವಳ ಮನಸ್ಸು ಬದಲಾದರೆ ಇರಲಿ, ಎಂದು ಅವನ ವಿಚಾರವಾಗಿತ್ತು.

ಲಿಂಗಪ್ಪ ಹೊರಟು ಹೋದ ಮೆಲೆ ಚಿಮಣಾಳ ಜೀವಕ್ಕೆ ಬಿಡುಗಡೆ ಬಂದಂತಾಯಿತು. ಇತ್ತೀಚೆಗೆ ಅವಳಿಗೆ ಏಕಾಂತಪ್ರೋಂದೇ ಪ್ರಿಯವಾಗಿತ್ತು. ದಾದಾ ಅವಳನ್ನು ಕೈಬಿಟ್ಟ ಮೇಲೆ ಜಗತ್ತಿನ ಮುಖವನ್ನು ನೋಡಲು ಕೂಡ ಅವಳಿಗೆ ಇಷ್ಟವಿರಲಿಲ್ಲ. ಜಗತ್ತು ಅವಳ ಗೊಡಬೇಗೂ ಬರುತ್ತಿರಲಿಲ್ಲ. ಆದರೆ ಇಂಥ ಪ್ರಸಂಗಗಳಲ್ಲಿ ಮಾತ್ರ ಹೊರಜಗತ್ತಿನ ಸಂಬಂಧ ಅವಳಿಗೆ ಬರುತ್ತಿತ್ತು. ಅದೂ

ಎಂತ ಸಂಬಂಧ? ಜಿಮಣಾಳಿಗೆ ಬಾಳುವೆಯ ರುಚಿಯೇ ಕಹಿಯಾಗಿತ್ತು. ಅಜರಾಣಿಯ ಸೆರೆಮನೆಯನ್ನು ಬಿಟ್ಟು ತನ್ನ ಕೂಸನ್ನು ಕಾಯ್ದುಕೊಳ್ಳಲು, ತನಗೆ ಒಲ್ಲದವನ ಕೂಡ ಈ ಮರಕ್ಕೆ ಬಂದಿದ್ದಂತು. ಇಲ್ಲಿ ಕೋಣೆಬಳಿಗೆ ಹೊಕ್ಕಿಪಳು ಹೊರಗೆ ಬಂದಿರಲಿಲ್ಲ. ಆದರೂ ಜಗತ್ತು ತನ್ನರೂಪವನ್ನು ಈ ಸೆರೆಯ ಹೊರಗಿನಿಂದಲೇ ನೋಡುತ್ತಿತ್ತು. ಕತ್ತಲೆಯಲ್ಲಿ ಹುಗಿದಕೊಂಡಿದ್ದರೂ ಲೋಕದ ಕಣ್ಣಿಗೆ ಅವಳ ರೂಪ ಕಾವಲೀಲ್ಲದ ಹೊಲದ ಬೆಳೆಯಾಗಿತ್ತು. ಪಡದಯ್ಯನಂಥ ಸನ್ಯಾಸಿಗೂ ಈ ಆಸೆ ಬಿಟ್ಟಿರಲಿಲ್ಲ ಮೊದಲು ಬಾಪ್ರಾಸಾಹೇಬನಿಗೆ ತಾನೋಲಿದಿದ್ದೇ ತಪ್ಪೆಂದನಿಸಿತು. ಒಲಿದ ಹೆಣ್ಣು ಬಾಗಿದ ಬಳಿಯಂತೆ ಎಲ್ಲರ ಕೈಯಳತೆಗೂ ನಿಲುಕೆಬಲ್ಲದು.

ಇಂಥ ಪ್ರಸಂಗಗಳಲ್ಲೆಲ್ಲ ಅವಳಿಗೆ ಹಳೆಯ ದುಃಖಗಳು ಮರುಕಳಿಸಿ ಬರುತ್ತಿದ್ದವು. ನಾನಾನ ಸಾವು, ಪ್ರತಿಳಾಬಾಯಿಯ ದುರ್ಮಾರಣ, ದಾದಾನ ಎದೆಯುರಿ ಇವುಗಳಿಗಲ್ಲ ತನ್ನ ರೂಪವೇ ತಳಹದಿಯಾಗಿತ್ತು. ತಾನು ಮಟ್ಟಿದೇ ಇದರ ಸಲುವಾಗಿಯೇ ಎಂದು ದುಃಖ ಒತ್ತರಿಸಿ ಬಂತು. ಈಗ ಲಿಂಗಪ್ರಸ್ನೆಾಭ್ಯ ಆಶಿಸಿ ಬಂದಿದ್ದಾನೆ. ಪಡದಯ್ಯನಂತೆ ಇವನೇನೂ ಅತ್ಯಾಚಾರಿಯಲ್ಲಿ! ಆದರೂ ಗಂಡಿನ ಬಲಕ್ಕೆ ಹೆಣ್ಣು ಈಡಾಗಬಲ್ಲದೇ? ಈಗೇನೋ ತನ್ನ ಮೋಷಕ್ಕೆ ಹೆದರಿ ಹೋದದ್ದು ನಿಜ. ಮತ್ತೆ ಬರುವ ಸೂಚನೆಯನ್ನೂ ಕೊಟ್ಟು ಹೋಗಿದ್ದಾನೆ. ಮುಂದೆ ತನ್ನ ಗತಿಯೇನಂದು ಜಿಮಣಾ ಯೋಚಿಸಸ್ತೋಡಗಿದಳು. ಬಿಟ್ಟು ಜೀವನವೇ ಜೀಸರಾಗಿತ್ತು. ಬಾಳುವೆಯಿಗ್ನಿಪಥವೆಲ್ಲ ತನ್ನ ಕೊನೇ ದುರ್ಮಾರಣಾವಂದೇ ಸಾರಿ ಹೇಳುವಂತಿತ್ತು.

ಹೊರಗೆ ಪಡಸಾಲೆಯ ಕಂಬಕ್ಕಾತು ಲಿಂಗಪ್ರಸ್ನೂ ಯೋಚಿಸುತ್ತಿದ್ದ. ಇಂದಿನ ಎರಡೂ ಅನುಭವಗಳು ಅವನ ಅಭಿಮಾನ ಬೆಸ್ಸೆಲುಬನ್ನೇ ಮುರಿದಿದ್ದವು. ಮನಸ್ಸು ಭಿದಿಭಿದ್ವಾಗಿ ಹರಿದು ಹೋದಂತಾಗಿತ್ತು. ಯೋಚನೆ ಬಂದೇ ದಿಕ್ಕಿನಲ್ಲಿ ಹರಿಯುತ್ತಿರಲ್ಲ. ಆದರೂ ಮನಸ್ಸಿನ ಚೂರುಗಳ ಬುಡದಲ್ಲಿಯೇ ಜಿಮಣಾ ಬಗೆ ಆಸೆ ಜೀವಂತವಾಗಿ ಉರಿಯುತ್ತಿತು. ಬಂದು ವಾರದ ಅವಧಿಯಾದರೂ ಸಿಕ್ಕಿತಲ್ಲ, ಅಷ್ಟೇ ಸಾಕೆಂದುಕೊಂಡು ಒಮ್ಮೆ ಪಡದಯ್ಯನವರಿಗೆ ಮಾತನ್ನು ಹೇಳಿ ಜಿಮಣಾಳನ್ನು ವಶಪಡಿಸಿಕೊಂಡರೆ ಹೇಗೆ ಎಂದು ವಿಚಾರವೂ ಬಂದಿತು. ಆದರೆ ಮರುಕ್ಕಾದಲ್ಲಿಯೇ ಬೇಡವೆನ್ನಿಸಿತು. ಅವರ ಸ್ಥಾವರವೇನೂ ಅರಿಯದ್ದಲ್ಲ ತನ್ನ ಸ್ವಾಧ್ಯಕ್ಷಾಗಿ ಯಾರನ್ನೂ ಬಲಿಗೊಡಬಲ್ಲ ಕ್ರಿಯ್ ಅವರಲ್ಲಿತ್ತು. ವಾದಳಿಗೆ ಬಂದ ಮೇಲೆ ಗೌಡನಾಗಿದ್ದ. ಬಂದರ ಮೇಲೊಂದು ವಿಜಯಗಳು ಅವನಿದಿರು

ಸಾಲುಗಟ್ಟಿದ್ದವು. ಅವುಗಳ ಜೊತೆಗೆ ಚಿಮುಣಾಳ ವಿಜಯವೂ ಬಂದು ಸೇರಿಬಿಟ್ಟರೆ ಮುಂದೆ ತನ್ನ ಕೈಹಿಡಿಯುವವರಾಯ. ಅಥವೆ ಚಿಮುಣಾ? ನೆನೆದಮ್ಮೆ ಅಪ್ಪಾಪ್ಪಳಾಗಿ ಕಾಣತೋಡಗಿದ್ದಳು. ತಾನು ತಿಳಿದದ್ದೇನು, ಅವಳಿಂದ ಪಡೆದದ್ದೇನು? ಕೆನ್ನೆ ಇನ್ನೂ ಉರಿಯುತ್ತಿತು. ಹೊಡಸಿಕೊಂಡ ಹುಡುಗನಂತೆ ಅಳುಮೋರೆ ಮಾಡಿಕೊಂಡುಗಲ್ಲದ ಮೇಲೆ ಕೈಪಡಿಸಿಕೊಂಡ. ಅಪಮಾನ ಅಸಹನೀಯವಾಗಿತ್ತು; ತನ್ನ ಕ್ಷಮೆ ವ್ಯಕ್ತಿತ್ವವನ್ನೇ ಪ್ರಕಟಿಸಿ ತೋರಿಸಿತ್ತು. ಸೇರುವ ಬಾವಿಯನ್ನು ಕಂಡು, ನೀರಾಡಿಸಿದ ನಾಯಿಯೋಂದು ವ್ಯಧವಾಗಿ ಒದರಿಕೊಂಡಂತೆ ಅವನ ಸ್ಥಿಯಾಗಿತ್ತು.

ಹಸಿವೆಯಾಗಿದ್ದರೂ ಲಿಂಗಪ್ಪನಿಗೆ ಉಣಿಮಾಡುವ ಮನಸ್ಸಾಗಲಿಲ್ಲ. ಅಸ್ಪಷ್ಟ ಚಿಂತೆಗಳು ಮಾತ್ರ ಒಂದೇ ಸವನೆ ಬೆನ್ನುಹತ್ತಿದ್ದವು. ಒಳಗೆ ಚಿಮುಣಾ, ಹೊರಗೆ ಲಿಂಗಪ್ಪ ಇಬ್ಬರೂ ದೀರ್ಘವಿಚಾರಮಂಭನದಲ್ಲಿಯೇ ತೋಡಗಿದ್ದರು. ಹೊಲಕ್ಕೆ ಹೋದವರು ಇನ್ನೂ ಏಕೆ ಮರಳಲ್ಲಿವೆಂದು ಲಿಂಗಪ್ಪನಿಗೆ ಅನಿಸಿತು. ಅಷ್ಟರಲ್ಲಿ ಹೊರಗೆ ನಡೆದು ಬಂದ ಸಪ್ಪಳ ಕೇಳಿಸಿತು. ಕಡಾವಿಗೆಗಳನ್ನು ಸದ್ಗುಮಾಡುತ್ತ ಮರದ ಪಾವಟಿಗಳನ್ನೇರಿ ಬಂದ ಪಡದಪ್ಪನವರು, ಬಾಗಿಲಲ್ಲಿ ನಿಂತೇ “ಗೊಡರ ಚಿಮುಣಾ ಹೊಲದ ಕಬಜಾ ತೇಗೊಂಡೆವಲ್ಲ?” ಎಂದು ವಿಜಯದಿಂದ ಸೋಕ್ಕಿದ ದನಿಯಲ್ಲಿ ಕೂಗಿ ಹೇಳಿದ.

೪೨

ಶ್ರಾವಣಸೋವಾರ ದಿನ ರೈತರಿಗಲ್ಲ ಬಿಡುವು. ಅಂದೇ ನಾಗರಪಂಚಮಿಯೂ ಆಢ್ಢರಿಂದ ಎಲ್ಲೆಡೆಗೂ ಹಬ್ಬದ ಉಬ್ಬ ಪಸರಿಸಿತ್ತು. ಜೋಕಾಲಿ ಕಟ್ಟದ ಗಿಡಗಳೇ ಉಳಿದಿರಲಿಲ್ಲ. ಉರ ಹೆಣ್ಣುಮಕ್ಕಳೆಲ್ಲ ತಂಡತಂಡವಾಗಿ, ಹೊಸ ಸೀರೆಯಿಟ್ಟುಕೊಂಡು ಜೋಕಾಲಿಯಾಡಲು ನಡೆದಿದ್ದರು. ಅಗಸೆಯಲ್ಲಿ ನೆರೆದ ಜನರ ಹಿಂಡನ್ನು ನೋಡಿ ತಾರವ್ವ, “ಇಂದೇನು ಕುಸ್ತಿ ಆಡತಾರೇನ ಚಿಗವ್ವಾ?” ಎಂದು ಬಿರಾದಾರ ನಿಂಗವ್ವನನ್ನುದೇಶಿಸಿ ಕೇಳಿದಳು.

“ಹೊಂ ಕುಸ್ತಿ ಆಡೂದುಲ್ಲ. ಕುಸ್ತಿ ನಡಿಬಾರದು ಅಂತ ಉರ ದ್ವೇದವರು ಕೂಡಿ ನಾಯ ಮಾಡಲಾಕ ಚಾವಡಿಗೆ ಬಂದಾರು” ಎಂದು ಹೇಳಿ ನಿಂಗವ್ವ ಅವಸರದಿಂದ ಮುಂದೆ ನಡೆದಳು. ಅವಳಿಗೋ ನೂರೆಂಟು ಕೆಲಸಗಳು ಕಾದಿರುತ್ತಿದ್ದವು. “ಹೀಗ್ಯಾಕ ಒಡತೀ ಚಿಗವ್ವಾ? ನಿನ್ನೇನು ಅವರೆಲ್ಲ ಕರದು ನಿನ್ನ ಮಗಾ ಏಟ ಜ್ಞಾಖಾ ತಂದ ಹಾಕ್ಯಾನಂತ ಕೇಳಾದುಲ್ಲ. ತಮ್ಮ ಹಗೇದಾಗಿದ್ದ

ಜ್ಞಾಕಾ ಬಡವರಿಗೆ ಹಂಚಿ ಕೊಟ್ಟೇವಂತ ಹೇಳಿ ಗೌಡರು ಈಗಾಗಲೇ ದೃವದವರ ಬಾಯಿ ಕಟ್ಟಿಬಿಟ್ಟಾರ್ಥಂತೆ” ಎನ್ನುತ್ತ ಹಿರೇ ಕುರುಬ ನಿಂಬೆಕ್ಕ ನಿಂಗವ್ವನನ್ನು ಉದ್ದೇಶಪೂರ್ವಕವಾಗಿಯೇ ಕೆಳಸಿದಳು. ನಿನ್ನ ರಾತ್ರಿ ಲಿಂಗಪ್ಪಗೌಡ ಪಾರ್ವತೀವ್ವ ಗೌಡಿತಿಯ ಹಗೆಗಳಲ್ಲಿಯ ಕಾಳು ಹಂಚಿದ ಸುಧ್ವಿಯನ್ನು ಪ್ರೋಣ ತಿಳಿದುಕೊಳ್ಳಬೇಕಾಗಿತ್ತು.

ನಿಂಗವ್ವನಿಗೂ ಅಷ್ಟು ಬೇಕಾಗಿತ್ತು. ಆದರೂ ಆದಿದ್ದಕ್ಕೆ ಎದುರುವಾದಿಸದಿದ್ದರೆ ಅವಳಿಗೆ ಸಮಾಧಾನವಿರುತ್ತಿರಲ್ಲ. “ಏನ ನನ್ನ ಮಗಾ ಕಾಳ ತುಡುಗುಮಾಡಿ ತಂದವರ್ಣಗ ಕೇಳತೀಯಲ್ಲಬೇ? ಸ್ತುತಾ ಗೌಡರ ಮನೀ ಮಟ್ಟ ಬಂದು ‘ಕಾಳ ಇಲ್ಲದ ಸಾಯಬ್ಯಾಡಿ’ ಅಂತ ಕಾಳು ಮುಟ್ಟಿಸಿ ಹೋಗ್ನಾರು. ಗೌಡರು ತಮ್ಮ ಜ್ಞಾಕಾ ಬಡವರಿಗೆ ಹಂಚಿದರ ದೃವದವರ ಹೊಟ್ಟಿ ಯಾಕ ಕಡೀಬೇಕು?” ಎಂದು ಮರುಪ್ರತ್ಯೇಯನ್ನೇ ಹಾಕಿದಳು.

ಆದರೆ ಇದು ಅಂಥ ಸಾಮಾನ್ಯ ವಿಷಯವಾಗಿರಲಿಲ್ಲವೆಂದು ಹಿರೇ ಕುರುಬ ನಿಂಬೆಕ್ಕನಿಗೆ ಗೊತ್ತು. ಪಡದಪ್ಪ-ಲಿಂಗಪ್ಪರು ಸೇರಿ ಹಗೆಗಳನ್ನು ಲೂಟಿ ಮಾಡಿದರೆಂದೇ ಸಾಧಿಸಬೇಕಾಗಿತ್ತು. “ಹ್ಯಾದ ವರ್ಷ ಶಂಕರೆಪ್ಪಗೌಡರೂ ಬಡವರಿಗೆ ಕಾಳು ಹಂಚಿದರು. ಅವರೇನು ಇವರ್ಣಂಗ ಸರಿ ರಾತ್ರ್ಯಾಗ ಹಗೇ ತಗಿಸಿ ಕೈಗೆ ಬಂದಟು ತುಂಬಿಕೊಂಡು ಹೋಗರಿ ಅಂತ ಹೇಳಲಿಲ್ಲ. ನಿನಗ ಗೂತ್ತಿರಾಕ್ಕಲ್ಲ ಏನಬೇ? ನಿನ್ನ ಹೊಲಗೇರಿ ಜನಾ ಮುಗಿಬಿದ್ದ ಕೈಗೆ ಬಂದ್ವಾಂಗ ತೂರಿಕೊಂಡರಂತೆ! ಆ ಬಾಳಾರಾಮ ಏನು ಬಡವನ? ಹೊಟ್ಟಿಗ್ಗಿಲ್ಲದ ಸಾಯಿತ್ವದ್ವನ? ಅಂತಾವ ಹನ್ನೆರಡು ಜೀಲದ ನಿಟ್ಟಿ ಹಜ್ಜ್ವನ. ಅದಕ ದೃವದವರು ಕೂಡಿ ಕೇಳಿದರ, ‘ನನ್ನ ಪಾಲಿನ ಜ್ಞಾಕಾ ನಾ ಹಂಚಿದರೆ ನಿಮಗೇನಾತು?’ ಅಂತ ಲಿಂಗಪ್ಪಗೌಡ ಹೇಳಿದನಂತೆ” ನಿಂಬೆಕ್ಕ ತನಗೆ ತಿಳಿದಪ್ಪ ವಾರ್ತೆಯನ್ನು ಹರಡಿದಳು.

“ಮನೀ ಬಿಟ್ಟು ಕುರೀ ದಡ್ಡಿಗೆ ಹೋಗೂದ್ದಾಗ ನಿನ್ನ ಜನಮ ಹೋಗೇತಿ. ಉಂಟ ಕಾರಬಾರ ಎಲ್ಲಾ ಗೂತ್ತಿದವರ್ಣಂಗ ಹೇಳುತ್ತಿಯಲ್ಲಬೇ?” ಎಂದು ನಿಂಗವ್ವ ಅವಳ ಟೀಕೆ ಮಾಡಿದಳು. ಇಬ್ಬರೂ ಮಾತಾಡುತ್ತಾದುತ್ತ ಗೌಡರ ಓಟೆಯ ಜೋಕಾಲಿಯ ಹತ್ತರ ಬಂದಿದ್ದರು. ಅಲ್ಲಿ ನೆರೆದ ಹೆಣ್ಣು ಮಕ್ಕಳಿಗೆ ಇವರ ವಾದವಿವಾದ ಕೇಳಿ ತಾವೂ ಇದರಲ್ಲಿ ಕೂಡಬೇಕೆಂದು ಮನಸ್ಸಾಯಿತು.

ತಳವಾರ ನಾಗವ್ವ ಮೊದಲಾದವರಿಗೆ ತಮಗೆ ಜೋಳ ಸಿಕ್ಕಿರಲೀಲ್ಲವೆಂದು ಅಸಮಾಧಾನವಾಗಿತ್ತು. ಬಿರಾದಾರ ನಿಂಗವ್ವನ ಮನೆಯಲ್ಲಿ ಬೆಳಗಾಗುವದರೊಳಗೆ

ಆರು ಚೀಲದಪ್ಪು ಜೋಜದ ನಿಟ್ಟು ಹಚ್ಚಿದನ್ನು ಕೇಳಿ ಅವರೆಲ್ಲರಿಗೆ ಸಂಕಟವಾಗಿತ್ತು.

“ಅಲ್ಲ ನಿಂಗವ್ವಾ ಹತ್ತಮಕ್ಕಳು ಮನ್ಯಾಗ ಇದ್ದು ಉಪಾಸ ಬೀಳೂ ಹೊತ್ತು ನಮಗೆ ಬಂತು. ತಾಯಿ ಮಗಾ ಇಬ್ಬರ ಅದೀರಿ; ಆದರೂ ಗೌಡರ ಹಗೇದಾಗಿನ ಆರು ಚೀಲ ಜ್ವಾಳಾ ತಂದು ಮನ್ಯಾಗ ತುಂಬಿಕೊಂಡಿದೆ. ಹೊಸಾ ಗೌಡನ ಚಿಗವ್ವೆ ಆದದ್ದಕ್ಕೂ ಸಾತ್ರಕ ಆತೇಳು!” ಎಂದು ತಳವಾರ ನಾಗವ್ವು ಚುಚ್ಚಿ ಮಾತಾಡಿದಳು.

ನಿಂಗವ್ವೆ ಈಗ ವಿವರಣೆ ಕೊಡಲೇಬೇಕಾಗಿ ಬಂತು. “ಆ ಕಾಳೆಲ್ಲ ನಮಗೆ ಅಂತ ತಿಳಿಬ್ಬಾಡ ನಾಗವ್ವಾ ಲಿಂಗಪ್ಪಗೌಡರು ತಮಗ ಬೇಕೂ ಅಂತ ಹೇಳಿ ನಮ್ಮ ಮನ್ಯಾಗ ಕಾಳ ಹಚ್ಚಿರು” ಎಂದು ಸಮರ್ಥಿಸಿಕೊಂಡಳು. “ಪಾಡತೇಳ ಚಿಗವ್ವೆ ಮನೀಗೆ ಮಗಾ-ಸೋಸೀ ಮೊಮ್ಮುಗಾ ಎಲ್ಲಾರೂ ಬಂದು ಮನೀ ತುಂಬಿದ್ದಾಂಗಾತೇಳು” ಎಂದು ನಾಗವ್ವೆ ಇನ್ನಷ್ಟು ಆ ರಹಸ್ಯವನ್ನು ಬಯಲಿಗೆಳಿದಳು. ಅವಳ ಮಾತಿನಲ್ಲಡಗಿದ್ದ ಅಪೂರ್ವ ದ್ವಿನಿಸಾಮರ್ದ್ಯ ಚಿಮಣಾಳ ಕತೆಯನ್ನೂ ಹೊರಗೆ ತರುವಂತಿತ್ತು. ಎಲ್ಲರಿಗೂ ಆ ಮಾತು ಒಂದಿಲ್ಲಂದು ತೆರನಾಗಿ ಗೂತ್ತಿದ್ದಂತೇ. ಪಡಡಯ್ಯನವರು ಮತ್ತೆ ಬಂದ ಜನರೆದುರಿಗೇ ತಮ್ಮ ಪಾಪವನ್ನು ಮುಚ್ಚಿಡಲು ಹೇಳಿದ ಸಂಗತಿಯಾಗಿತ್ತು ಅದು.

ನಿಂಗವ್ವನಿಗೆ ಅದರ ಬಗ್ಗೆ ಮಾತಾಡುವ ಇಪ್ಪವಿರಲಿಲ್ಲ. “ಅಂತಾ ಮಾತೇನು ನನ್ನ ಕಿವಿಗೆ ಬಿದ್ದಿಲ್ಲವ್ವೆ ಅಲ್ಲ ನಿಂಬೆಕ್ಕು, ಆ ದಾನವ್ವ ಮತ್ತು ಮತಕ್ಕ ಬರಾಕಿ ಅದಾಳ ಅಂತ? ನೀ ಏನರ ಕೇಳಿಯೇನು?” ಎಂದು ವಿವರಿಸಿದರೆ ಮಾಡಿದಳು.

“ಆಕ್ಕಾಕ ಇಲ್ಲೆ ಬಂದಾಳು ಚಿಗವ್ವಾ? ವಿಜಾಪುರದಾಗ ಒಬ್ಬ ಆಡತಿ ಅಂಗಡಿ ಸಾವಕಾರನ ಯಜಮಾನತಿಯಾಗಿ ಬಲೆ ಮಜಾದಾಗ ಅದಾಳಂತ. ಮನ್ನಿನ ವಾರ ನಮ್ಮ ಹಿರಿಯಾ ವಿಜಾಪುರದ ಸಂತಿಗೆ ಹೋದಾಗ, ದಾನವ್ವ ಅಂವಗ ಉಂಟಾ ಉಪಚಾರ ಮಾಡಿ ಕಳಿಸಿದಳಂತ. ಒಮ್ಮೆ ಬಿಟ್ಟು ಹೋದಾಕಿ, ಮತ್ತೇನು ಬಳಕೊಳ್ಳಾಕ ತಿರುಗಿ ಬರಬೇಕು?”

ಹೀಗೆಯೇ ಅವರ ಹರಟೆ ಚಿಮಣಾಳ ಕತೆಯಿಂದ ಅಡ್ಡಾಡಿ ಲಿಂಗಪ್ಪಗೌಡನ ಗುಣಸಂಪನ್ನತೆಯವರೆಗೂ ಬಂದು ಮುಟ್ಟಿತು. ಪಡಡಪ್ಪನವರ ಆಸರದಿಂದಲೇ ಲಿಂಗಪ್ಪ ದೊಡ್ಡ ಮನುಷ್ಯನಾದದ್ದು ಎಂದು ನಿಂಬೆಕ್ಕನ ವಾದ. ನಿಜವಾಗಿ ನೋಡಿದರೆ ಇವನೂ ಇನ್ನೂಬ್ಬ ಬಾಪೂಸಾಹೇಬ ಅಷ್ಟೇ. ನಾಗವ್ವನೂ ಅದೇ ಮಾತನ್ನೇ ಅನುಮೋದಿಸಿದಳು. ಅವಳಿಗೆ ಅದು ಸ್ವಾನುಭವದ ಮಾತಾಗಿತ್ತು. “ಇಂತಾ ಗೌಡ ಇದ್ದರ ಉರಾಗ ದೃವ್ಯಾಳಿವರೂ ಬಡವರೂ ಕೂಡೇ

ಸಾಯಬೇಕಾದೀತು. ತುಡುಗರು ಮಾತ್ರ ತುರಾಯಿ ಹಚ್ಚಿತ್ತಾರು. ನಮ್ಮ ಹಿರಿಯಾ ಮೊದಲಿನ ಗುಣಾ ಬಿಟ್ಟು ಸಂಭಾಯುತ ಆಗಿದ್ದ. ಈಗ ಗೌಡರು ಬರಾಣಾ ಮತ್ತು ಕುಡಿಯೂದು, ನನ್ನ ಹೊಡಿಯೂದು ನಡಿಸ್ಯಾನ್.”

“ನಿನ್ನ ಗಂಡನ ಗುಣಾ ಹಾಂಗೆಲ್ಲರೆ ನೆಟ್ಟಿದ್ದರೆ, ಎಪ್ಪು ಹೇಳಿಕೊಂಡಿದ್ದಬೇ? ಬಾಪೂಸಾಬನ ದರಬಾರದಾಗ ಅವನ್ನು ಹಿಡಿದವರ ಇರಲಿಲ್ಲ. ಪಡದಪ್ಪನವರ ಶಿಶ್ಯಾ ಆಗಿ, ಜಿನ್ನಪ್ಪನ ಬಣಾವಿಗೆ ಬೆಂಕೆ ಹಚ್ಚಿದ್ದಾ. ಉರ ಮಂದೀ ಕಡಿಂದ ಉಗಳಿಸಿಕೊಂಡು!” ನಿಂಗವ್ವೆ ಹಿಂದಿನ ಸಂಗತಿಯನ್ನು ನೆನೆದು ಮತ್ತೆ ಕೊಂಡಳು.

“ಉರ ಮಂದಿ ಉಗಳಿದ್ದು ಪಾಡ ಆಗಿತ್ತಬೇ. ಅಂದಿನಿಂದ ಅಂವಾ ಸೆರೆ ಮುಟ್ಟಿದ್ದಿಲ್ಲ. ಮನ್ನೆ ಲಿಂಗಪ್ಪಗೌಡರು ಉರಿಗೇ ಸಕ್ಕರಿ ಹಂಚಿದರಲ್ಲ ಅಂದ ಮತ್ತೆ ಹೋಗಿ ಬರತೀನೆಂದಾವಾ, ಕುಡಿದು ದುಂದ ಆಗೇ ಬಂದಾ” ನಾಗವ್ವೆ ನಿಟ್ಟಿಸಿರುಬಿಂಟು ಹೇಳಿದಳು.

ನಿಂಬೆಕ್ಕನುದೂ ಅದೇ ಕತೆ. ಮನೆಯೋಳಗೇ ಅನುಭವಿಸಿ ತಡೆದಿಟ್ಟು ದುಃಖ ಈಗ ಸಹಾನುಭೂತಿಯ ಕಾವಿಗೆ ಕರಗುತ್ತಿತ್ತು. “ತುಡುಕರದೆಲ್ಲಾ ಏನ ಹೇಳತಿ ತಂಗಿ! ನನ್ನ ಮುಗಾ ಮಾಯಾ. ಕುಂತ ತಿಂದರ ಭೂಮಿ ಬೀಜ ಗಂಡಿತೆ? ಈಗ ಕುಡೀಲಾಕ ಕಲಿತಾನ. ಮಾತಾ ಬಿಟ್ಟು ಮನೀಗೆ ಮರುದ ದೊಡ್ಡ ಮಾತು ಆಗೇತಿ. ಸರರಾತ್ರಿ ಮೀರಿ ಬರತಾನು, ಮಲಗಿದಾ ಅಂದರ ಇಳಿಹೊತ್ತಿಗೆ ಏಳತಾನು. ನಮೂರ ಮತುಗರೆಲ್ಲಾ ಗರಡಿಮನಿ ಬಿಟ್ಟು ಮರದಾಗ ಬೀಳಾಕ ಹತ್ಯಾಪು. ನಮ್ಮ ಮಾಯಾ, ಹಬ್ಬಕ್ಕ ಸ್ಯೇತ ಮನೀಗ ಉಟಕ್ಕ ಬಂದಿಲ್ಲ. ಏನ ಮಾಡೂದ್ದೆತಿ? ಪಡದಪ್ಪನವರು ಉರಿಗೆ ನೆಟ್ಟಿಗೇನು ಮಾಡಲಿಲ್ಲ ತಗಿ! ಗೌಡರ ಮನೀ ಮಾನಾ ಕಳದರು. ಅವರ ಬದುಕು-ಭಾಗ್ಯೇಪು ಎಲ್ಲಾ ಗಾಳೀಪಟಾ ಮಾಡಾಕ ಹತ್ಯಾರು. ಇನ್ನೇನು ಉಳಿದ್ದೆತಿ? ಅವರ ಭೂಮಿಗೆ ನಾಳೆ ಕೂರಗಿ ಕಳಿಸತಾರಂತಿ!” ನಿಂಬೆವ್ವೆ ತಡೆಯಲಾರದೆ ಕಣ್ಣೀರೋರೆಸಿಕೊಂಡಳು.

ಹಾಗೆ ನೋಡಿದರೆ ಯಾರ ಬಾಳುವೆ ದುಃಖಿಲ್ಲದೆ ಇತ್ತು? ನಿಂಗವ್ವನುದೂ ಅದೇ ಹಾಡು. ಅವಳ ಮಗ ಮೊದಲು ಲಿಂಗಪ್ಪನನ್ನು ಕಂಡರೆ ಆಗದವನು ಈಗ ಅವನ ಬೆನ್ನು ಹತ್ತಿಯೇ ತಿರುಗಾಡುತ್ತಿದ್ದ. ಅದಕ್ಕಾಗಿ ಪಾರ್ವತೆವ್ವ ಗೌಡಿತಿಗೆ ಮುಖ ತೋರಿಸುವದು ಕರಿಣವಾಗಿತ್ತು. ಎಷ್ಟಂದರೂ ಗೌಡರ ಮನೆತನದ ಉಪ್ಪು ತಿಂದೇ ಬೆಳೆದಿಲ್ಲವೇ? ಅದೂ ಅಲ್ಲದೆ ಮಗ ಎಲ್ಲಿ ಕುಡಿಯಲ್ಕೆ ಕಲಿತು ತಂದೆಯ ಮುಖಕ್ಕೆ ಮಸಿ ಬಳಿಯಲಿರುವನೋ ಎಂದು ನಿಂಗವ್ವನಿಗೆ ಚಿಂತೆಯಾಗಿತ್ತು. ಆದರೆ ಒಬ್ಬನೇ ಮಗ, ಅವನ ಜೊತೆಗೂ ಕೆಡಿಸಿಕೊಳ್ಳುವಂತಿಲ್ಲ.

ಅವನಿಗೆ ಬೇಕಾದ ಲಿಂಗಪ್ರಗಾಢ ತನಗೂ ಬೇಕಾದವನಾಗಬೇಕಾಗಿತ್ತು. ಮುಂದೆ ಎಲ್ಲಿ ಜಿಮಣಾಳನ್ನು ಕರೆದು ತರುವನೋ ಎಂದು ನಿಂಗಪ್ಪನಿಗೆ ಭೀತಿಯಾಗಿತ್ತು. ಮೊದಲೆಯೇ ಒಟ್ಟಿ ಈಗ ನಾಲ್ಕು ಜನರಲ್ಲಿ ತಲೆಯೆತ್ತಿ ಶಿರುಗಾಡುವಂತಿರಲಿಲ್ಲ.

ಜೋಕಾಲಿಗಳು ಮುಗಿಲಲ್ಲಿ ಏರಿ ಇಳಿಯುತ್ತಿರುವದನ್ನು ನೋಡುತ್ತೇ ನಿಂತಿದ್ದ ಈ ಹೆಂಗಳೆಯರಿಗೆ ಅತ್ತ ಲಕ್ಷ್ಯವೇ ಇರಲಿಲ್ಲ. ಉಸುಕಿನ ಬುದದಲ್ಲಿ ಹರಿಯುವ ಹಳ್ಳದಂತೆ ಅವರೆಲ್ಲರ ಬಾಳಿನಲ್ಲೂ ನೋವು ಹರಿಯುತ್ತಿತ್ತು. ಉಳಿದ ಹೊತ್ತಿನಲ್ಲಿ ಗುಪ್ತನಾಗಿದ್ದದ್ದು ಇಂಥ ಪ್ರಸಂಗಗಳಲ್ಲಿ ಉಕ್ಕಿ ಹೊರಚಲ್ಲುತ್ತಿತ್ತು.

ಹಿಂದಿನ ರಾತ್ರಿ ಪಡೆದಯ್ಯನವರು ಹಾಗೂ ಲಿಂಗಪ್ಪ ಇಬ್ಬರೂ ಕೂಡಿ ಗೊಡರ ಹಗೆಗಳ ಲಾಟಿ ಮಾಡಿದ್ದಕ್ಕಾಗಿ ವಿಚಾರಣೆ ನಡೆಸಲು ಇಂದು ದ್ವೇಪದವರ ಸಭೆ ಸೇರಿತ್ತು. ಅಲ್ಲಿಯೂ ಅದೇ ಗೊಂದಲವೇ. ಜನರು ತಲೆಗೊಂದರಂತೆ ಮಾತಾಡಿ ಸಭೆ ಸುಸೂತ್ರವಾಗಿ ಸಾಗದಂತೆ ಮಾಡಿದ್ದರೂ ಪಾರ್ವತೆವ್ವನ ಪಂಗಡದವರು ಲಿಂಗಪ್ಪ ಮಾಡಿದ್ದು ತಪ್ಪೇಂದೇ ಹೊನೆಯವರಿಗೆ ಸಾಧಿಸಿದ್ದರು. ಲಿಂಗಪ್ಪನ ಪಕ್ಕದವರಿಗೆ ಅವನು ದೇವರೆಂದೇ ಕಂಡಿದ್ದ. ಬಡವರಿಗೆ ಕಾಳು ಹಂಚುವದರಲ್ಲಿ ತಪ್ಪೇನು ಬಂತು? ಒಂದು ದೃಷ್ಟಿಯಿಂದ ಶಂಕರಪ್ಪಗೌಡರ ಸತ್ಯಂಪ್ರದಾಯವನ್ನೇ ಅವನು ವುಂದುವರಿಸಿದ್ದ. ಹೀಗೆ ವಾದ-ಪ್ರತಿವಾದಗಳೆಡದ್ದರಿಂದ ನಿರ್ಣಯ ಹೇಳುವದು ಬಿಗಿಯಾಗಿತ್ತು. ಬಾಳಾಚಾರ್ಯರು, ಶೇಷಪ್ಪ ಎಷ್ಟೇ ವಾದಿಸಿದರೂ ಅದರಿಂದೇನೂ ಪರಿಣಾಮವಾಗಿರಲಿಲ್ಲ. ತಾವು ಮಾಡಿದ್ದ ಲಾಟಿಯೇ ಅಲ್ಲಪೆಂದು ವಾದಿಸುವವರಿಗೆ ಹೇಗೆ ಮನಗಾಣಿಸಬೇಕು? ಆದರೂ ಬಾಳಾಚಾರ್ಯರು ಇನ್ನೂ ಒಂದೆರಡು ಮಾತು ಹೇಳಬೇಕೆಂದಿದ್ದಾಗ ಯಾವನೋ ಒಬ್ಬ ಅವರಿಗೆ ಹಗುರಾಗಿ ಮಾತಾಡಿಬಿಟ್ಟು. ಇಲ್ಲಿಯವರಿಗೆ ಬಾಳಾಚಾರ್ಯರಿಗೆ ಯಾರೂ ಹೀಗೆ ನುಡಿದಿರಲಿಲ್ಲ. ಅವರಿಗೆ ಅಪಮಾನವೆನಿಸಿತು. ಅದಕ್ಕಿಂತ ಹೆಚ್ಚಾಗಿ ದುಃಖವೂ ಆಯಿತು. ಮರುಮಾತಾಡದೆ ಹೆಗಲಮೇಲೆ ಪಂಚೆಯನ್ನು ಹಾಕಿಕೊಂಡು ಚಾವಡಿಯಿಂದ ಹೊರಬಿದ್ದಿದ್ದರು. ಲಿಂಗಪ್ಪನ ಪರಿವಾರವೆಲ್ಲ ಅವರು ಹಾಗೆ ಹೋಗುವದನ್ನು ನೋಡಿ ಮೊಡ್ಡಾಗಿ ನಗುವದಕ್ಕೂ ಹಿಂದೆಮುಂದೆ ನೋಡಿರಲಿಲ್ಲ. ಲಿಂಗಪ್ಪ ನಿರಪರಾಧಿಯಾಗಿಯೇ ಉಳಿದ.

ಲಿಂಗಪ್ಪನಿಗೆ ದೃವ ಅನುಕೂಲವಾಗಿತ್ತೇಂದೇ ಹೇಳಬಹುದು. ಅವನಿಗೆ ಇತ್ತಿಜೆಗೆ ಆ ಆಶ್ವಿನಿಶ್ವಾಸವು ಹುಟ್ಟಿತ್ತು. ಅದನ್ನೇ ಹೆಚ್ಚಿಸುವ ಇನ್ನೊಂದು ಘಟನೆಯೂ ನಡೆಯಿತು. ನಾಗರಪಂಚಮಿಯ ಮರುದಿನ ಮುದ್ದಾಂ ಮುಲ್ಲಿಸಿಪಾಯಿ ತಂದ ಮುಕುಮಿನಿಂದ ಲಿಂಗಪ್ಪನ ಪ್ರಸ್ಥ ಪಾರಳ್ಳಿಯಲ್ಲಿ ಚಿರಸ್ಥಾಯಿಯಾಗಿ ಮೆರೆಯಲು

ಮತ್ತೊಂದು ಅವಕಾಶ ಹುಟ್ಟಿತು.

ಬರಗಾಲ-ಪೀಡಿತ ಪಾದಳ್ಯಾಯ ರೈತರಿಗೆ ಮುಕ್ತಹಸ್ತದಿಂದ ತಗಾಯಿಸಾಲ ಕೆಳಣ್ಣಿ ಅದರ ಒಟ್ಟುಹಣಿದ ಅಂಕಿಯನ್ನು ಕೂಡಲೇ ವರದಿಮಾಡಲು ಗಿಭ್ನನ್ ಸಾಹೇಬರಿಂದ ತಾಲೂಕ ಕಚೇರಿಗೆ ಆದೇಶ ಬಂದಿತ್ತು. ಆದ್ದರಿಂದ ತಗಾಯಿಸಾಲ ಪಡೆಯಲು ಇಷ್ಟವಿರುವ ರೈತರನ್ನು ಕರೆದುಹೊಂದು ಕೂಡಲೇ ತಾಲೂಕ-ಕಚೇರಿಗೆ ಬರಲು ಮಾಮಲೇದಾರರ ಅವಸರದ ಕರೆಯನ್ನು ಮುಲ್ಲೋಸಿಪಾಯಿ ತಂದಿದ್ದು. ಶ್ಯಾಮರಾಯ ತನ್ನ ಹೆಂಡತಿ-ಮಕ್ಕಳನ್ನು ಕರೆತರಲು ಇಂದುಪುರಕ್ಕೆ ಹೊರಟುಹೋಗಿದ್ದು ಅದೂ ಒಳ್ಳೆಯದೇ ಎಂದೆನಿಸಿತು ಲಿಂಗಪ್ಪನಿಗೆ. ಇಂಥ ಸುಲಭವಾದ ಕೆಲಸದ ಶ್ರೇಯಸ್ವ ತನ್ನ ಪದರಿಗೆ ಬೀಳಲಿರುವಾಗ, ಅದನ್ನು ಇನ್ನೊಬ್ಬರಿಗೇಕೆ ಕೂಡಬೇಕು? ಲಿಂಗಪ್ಪಗೌಡ ಸಂತೋಷದಿಂದ ಉಬ್ಬಹೋಗಿದ್ದು. ಒಂದೊಂದಾಗಿ ಇಂಥ ಕೆಲಸ ಮಾಡುತ್ತ ಹೋಗುವುದರಿಂದಲೇ ತನ್ನ ಗೌಡಿಕೆಯ ಪಟ್ಟ ಸ್ಥಿರವಾಗಬಹುದೆಂದು ಅವನ ಆಸೆಯಾಗಿತ್ತು.

ತಗಾಯಿಸಾಲ ಪಡೆಯಲೇಳಸುವ ಖಾತೆದಾರರು ಹಾಗೂ ರೈತರು ಮಧ್ಯಾಹ್ನದೊಳಗಾಗಿ ಚಾವಡಿಗೆ ಬರಬೇಕೆಂದು ಲಿಂಗಪ್ಪಗೌಡ ಹೆಸರಿನಲ್ಲಿ ಡಂಗರ ಸಾರಿತು. ಅದಕ್ಕೆ ಸಂಬಂಧವಿಲ್ಲದವರಿಗೂ ಲಿಂಗಪ್ಪನ ಅಧಿಕಾರದ ಬಗ್ಗೆ ಸಂಶಯ ಉಳಿಯಲ್ಲಿ. ಡಂಗರದವನು ಉರಲ್ಲೆಲ್ಲ ತಿರುಗಾಡಿ, ಡಂಗರ ಹೊಡೆದು ತಿರುಗಿ ಚಾವಡಿಯನ್ನು ಮುಟ್ಟುವದರೊಳಗಾಗಿಯೇ ರೈತರು ಚಾವಡಿಗೆ ಬಂದು ಕುಳಿತ್ತಿದ್ದರು. ಚಾವಡಿಯ ಮುಂದಿನ ಬಯಲ್ಲೆಲ್ಲ ಅವರಿಂದಲೇ ತುಂಬಹೋಗಿತ್ತು. ಲಿಂಗಪ್ಪಗೌಡನೂ ಅಲ್ಲಿ ಬಂದು ಅವರೆಲ್ಲರಿಗೂ ಉಲಗಿಗೆ ಬರುವ ಸಿದ್ಧತೆಯಿಂದ ಬರಬೇಕೆಂದು ತಿಳಿಸಿ ತಾನು ಮತ್ತೆ ನಡೆದ.

ಪಡದಯ್ಯನವರಿಗೆ ಯಾವ ಮಾತನ್ನೂ ತಿಳಿಸದೆ ಕೆಲಸ ಮಾಡುವ ಸ್ಥಿತಿಯನ್ನು ಇನ್ನೂ ಲಿಂಗಪ್ಪ ಮುಟ್ಟರಲಿಲ್ಲ. ಈಗಲೂ ಈ ಮಾತನ್ನು ತಿಳಿಸಲೇಬೇಕಾಯಿತು. ಇಷ್ಟ ಸುಲಭವಾಗಿ ರೈತರಿಗೆ ತಗಾಯಿಸಾಲದ ಉಪಕಾರ ಮಾಡಬಾರದೆಂದು ಅವರ ಅಭಿಪೂರ್ಯವಾಗಿತ್ತು. ಈ ಸಂಭಾಷಣೆಯ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಲೇಬೇಕೆಂದು ಅವರು ನಿರ್ಣಯಿಸಿದರು. ಲಿಂಗಪ್ಪ ಪಾರ್ವತೀವಿನ ಭೂಮಿಯ ಕಬಜಾ ಪಡೆಯುವಾಗ ರೈತರಿಂದ ಹಾದಿಕ ಸಹಾಯವನ್ನು ಪಡೆಯುವ ಕರಾರನ್ನು ಹಾಕಲೇಬೇಕು. ಲಿಂಗಪ್ಪಗೌಡನೂ ಪಡದಯ್ಯನವರ ಮಾತಿಗೊಳಿಸಿದ.

ಇನ್ನೂ ತಾಲೂಕಿಗೆ ಹೊರಡಬೇಕೆಂದು ರೈತರೆಲ್ಲ ಗುಂಪಾಗಿ ಗೌಡರನ್ನು

ಕರೆಯಲು ಮತ್ತೆ ಬಂದರು. ಪಡದಯ್ಯನವರನ್ನು ಕಾಣದೆ ಹೇಗೆ ಹೋಗುವದೆಂದು ಒಳಗೆ ಬಂದರು. ಪಡದಯ್ಯನವರು ಎಂದಿಲ್ಲದ ಆದರದಿಂದ ಅವರನ್ನೆಲ್ಲ ಸ್ವಾಗತಿಸಿ ಕೊಡಿಸಿದರು. ಮೇಲ್ಲಗೆ ತಮ್ಮ ಉದ್ದೇಶವನ್ನೂ ಸುತ್ತುಸುತ್ತಾಗಿ ವಿವರಿಸತ್ತೊಡಗಿದರು. ಗೌಡರು ಈಗ ಮಾಡಲಿರುವ ಉಪಕಾರಕ್ಕೆ ರ್ಯಾತರಿಂದ ಯಾವ ಪ್ರತ್ಯುಪಕಾರವನ್ನು ಅವೇಕ್ಷಿಸಬೇಕೆಂಬುದೇ ಅವರ ಮಾತಿನ ತಿರುಖಾಗಿತ್ತು. ಅದಕ್ಕೆ ಪ್ರತಿಯಾಗಿ ರ್ಯಾತರು ಗೌಡರಿಗೆ ಸಹಾಯ ಮಾಡಬೇಕೆಂಬುದಾಗಿ ಕೇಳಿದರು. ಅಷ್ಟೇ ಅಲ್ಲ, ಗೌಡರಿಗೆ ನೇರವಾಗುವದಾಗಿ ಅವರೆಲ್ಲ ಆಣಮಾಡಬೇಕೆಂದೂ ನಿಣಾಯವಾಯಿತು. ಆಣ ಮಾಡದ ರ್ಯಾತನಿಗೆ ತಗಾಯಿಸಾಲ ಕೊಡಿಸಲು ಗೌಡರು ಹೊಣೆಗಾರರಲ್ಲ ಎಂದು ಸ್ವಷ್ಟವಾಗಿ ತಿಳಿಸಿಬಿಟ್ಟರು.

ತಗಾಯಿಸಾಲ ಸಿಗುವದೆಂದು ಕೇಳಿ ಉರಲ್ಲಿ ಒಂದು ಎಕರೆಯಪ್ಪು ತುಂಡು ಭೂಮಿಯ ಖಾತೆದಾರನೂ, ಏನೂ ಭೂಮಿ ಇಲ್ಲದವನು ಅಂಥ ಖಾತೆದಾರನ ರ್ಯಾತ ತಾನೆಂದು ಹೇಳಿದ್ದ ಒಂದೇ ಮಾತು: “ಇಗಾ, ನಿಮ್ಮನ್ನೆಲ್ಲಾ ಉದ್ದಾರ ಮಾಡಬೇಕಂತ ಗೌಡರು ಈ ಉರಾಗ ಕಾಲಿತ್ವಾಗು. ಅವರು ಪ್ರಯತ್ನ ಮಾಡಿದ್ದಕ್ಕೆ ಸರಕಾರದವರು ಕರೆಸಿ ತಗಾಯಿ ಸಾಲ ಕೊಡಾಕ ಹತ್ತಾಗು. ಅವರು ಮಾಡಿದ ಉಪಕಾರಕ್ಕೆ ತಿರುಗಿ ನೀವೇನು ಮಾಡಬೇಕಂತೀರೆಪಾ?” ಎಂದು ಪ್ರಶ್ನೆ ಹಾಕಿದರು.

ಗೌಡರು ತಿರುಗಿ ತಮ್ಮಿಂದ ಏನು ಕೇಳಬಹುದೆಂಬುದು ಅನುಭವದಿಂದ ರ್ಯಾತರಿಗೆ ಗೊತ್ತಾಗಿತ್ತು. ಕೊಡಿದವರಲ್ಲಿಬ್ಬನು ಎದ್ದು ನಿಂತು ಸಹಜವಾಗಿಯೇ ಹೇಳಿಬಿಟ್ಟು : “ಅದರಾಗೇನರಿ, ಗೊತ್ತ ಇತ್ತಲ್ಲಿ? ಹಿಂದ ಕೊಟಗೋತ ಬಂದ ದರದ್ವಾಂಗ ಗೌಡರ ಮಾಮೂಲಿ ಅವರಿಗೆ ಮುಟ್ಟಿಸಲಾಕ ನಾವು ಅದೀವಲ್ಲರೀ!” ಉಳಿದವರೂ ಈ ಮಾತಿಗೆ ಒಪ್ಪಿದರು.

ಜನರ ಅಜ್ಞಾನಕ್ಕಾಗಿಯೆಂಬಂತೆ ಪಡದಪ್ಪನವರು ಒಂದು ತಿರಸ್ಕಾರದ ನಗೆಯನ್ನು ಬೀರಿದರು. ಕೃಮುಂದಕ್ಕೆ ಚಾಚಿ “ಹುಣಿಪಗೋಳಾಗ್! ಬುಧಿ ಎಲ್ಲಿಟ್ಟಿದ್ದೀರಿ? ಬಡವರು ಬದುಕಲಿ ಅಂತ ತಮ್ಮ ಹಗೆ ತಾಗಿಸಿ ಕಾಳು ಹಂಚಿದ ಗೌಡರು, ನಿಮ್ಮ ಕಡಿಂದ ಲಂಬಾ ತಿಂದು ಬಡಕತಾರು ಅಂತ ತಿಳಿದೀರೇನ್ನೇಂ? ಅವರ ಕೃಯಾಗ ದುಡ್ಡಿದ್ದಿದ್ದರ ಇಲ್ಲೇ ನಿಮಗೆಲ್ಲಾರಿಗೂ ಹಂಚಿ ಕೊಡುತ್ತಿದ್ದರು. ಅವರು ಉರಾಗೇ ತಂದಿ, ಅಂತಾ ಗೌಡರ ಉಪಕಾರ ತೀರಸೂ ದಾರೀನ ಬ್ಯಾರೇ ಏತಿ” ಎಂದು ಹೇಳಿ ಎಲ್ಲರ ಮುಖ ಮುದ್ರೆಗಳ ಮೇಲೂ ತಮ್ಮ

ಮಾತಿನಿಂದಾದ ಪರಿಣಾಮವನ್ನು ನಿರೀಕ್ಷಿಸಿದರು.

“ಅಪನೋರ, ಆ ಹಾದೀನಾರ ಹೇಳಿ, ಇಂಥಾ ನಮ್ಮ ಗೌಡರ ಉಪಕಾರ ಶೀರಸದ ಮಂಡದಾರ ಅನಿಸಿಗೋಚೋ ಜಾತಿ ನಮ್ಮದು ಅಲ್ಲ ತಗೀರಿ” ಎಂದು ರೈತರು ಉತ್ತರವಿತ್ತರು.

ಪಡದಯ್ಯನವರು ಅದನ್ನು ಮೆಚ್ಚಿ ತಮ್ಮ ಮಾತನ್ನು ಪ್ರಾರಂಭಿಸಿದರು: “ನಾ ಹೇಳೂ ಮಾತಲ್ಲ; ನಿಮಗೆ ತಿಳಿಬೇಕಾಗಿತ್ತು. ಉರ ಗೌಡರು ಗೇಣಬೂಮಿ ಇಲ್ಲದ ಉರಾಗ ಇರೂದರೆ ಹ್ಯಾಗ್? ಅದೂ ಅವರಿಗೂ ಮರ್ಯಾದಿ ಅಲ್ಲ, ನಿಮಗೂ ಅಲ್ಲ. ಸೊಂಟು ಚಿಮಣಾನಂತಾ ಹೇಣಿಮಗಳು ತನ್ನ ಪಾಲಿನ ಭೂಮೀ ಕಬಜಾ ತೋಗೊಳ್ಳೂ ಮುಂದ ಉರ ಜನರು ಬೆನ್ನುಕಟ್ಟಿದರು. ಗೌಡರಿಗೆ ಅವರ ಪಾಲಿನ ಭೂಮಿ ಕಬಜಾ ಹೊಡಿಸಿದರ, ಅವರ ಉಪಕಾರಾ ಶೀರಿಸಿದರು ಅಂತ ನಾ ಅಂತೇನಿ” ಎಂದು ಹೇಳಿದರು.

ರೈತರಿಗೆ ಈಗ ಎಲ್ಲ ಲಕ್ಷ್ಯಕ್ಕೆ ಬಂದಂತಾಯಿತು. ಅವರೂ ಸ್ವಲ್ಪ ಹೊತ್ತು ವಿಚಾರ ಮಾಡಿದರು. ಪಡದಯ್ಯನವರು ಹೇಳಿದ್ದು ಅಲ್ಲವೆನ್ನುವೆಂತಿರಲ್ಲ. ಆದರೂ ಕೆಲ ಅಡಚಣೆಗಳಿದ್ದವು. ರೈತನೊಬ್ಬ ಎದ್ದು, “ಯಾವ್ವ, ನೀವು ಹೇಳೂದು ಎಲ್ಲ ಕರೇರಿ ತಂದೆ. ಆದರ ನಾನಾನ ಮರಡಿಹೊಲಾ ಇನ್ನೂ ಬಿತ್ತಿಗಿ ಕಂಡಿದ್ದಲ್ಲ. ನೀವು ಬಿತ್ತಿಸಿ ಭೂಮಿ ಕಬಜಾ ತೋಗೊಂಡಿರಿ. ಅದು ಪಾಡ ಆತು. ಆದರ ಗೌಡರ ಮಸಾರಿ ಭೂಮಿಗೆ ಪಾರ್ವತೆವ್ಯಾಮೋರು ಮುಕ್ಕಟ್ಟ ಬಿತ್ತಿಗಿ ಮಾಡಿಸ್ಯಾರರಿ. ಇನ್ನು ಬೆಳ್ಳಿಕೊಯ್ದಾರು ಆ ಹೊಲದ ಕಬಜಾ ತೋಗೊಳ್ಳಬ ಬಂದಿತರಿ?” ಎಂದು ಕೇಳಿದ.

ಈ ನೀತಿಯ ಸೂಕ್ತ ಪಡದಯ್ಯನವರಿಗೆ ಗೊತ್ತಿರಲ್ಲವೆಂತಲ್ಲ. ಆದರೆ ಕಾಲು ಕೆದರುವದೇ ಅವರಿಗೇಗ ಬೇಕಾಗಿತ್ತು. “ಬಿತ್ತಿದ್ದರ ಏನಾತಲೇ? ಈಗ ಆ ಬಿತ್ತಿದ್ದನ್ನು ನಾವು ಮುರದು ಬಿತ್ತಿದರ ಭೂಮಿ ನಮಗೆ ಕಬಜಾ ಸಿಕ್ಕಿಹಾಂಗ ಆಗತ್ಯತಲ್ಲ?” ಎಂದು ನುಡಿದರು. ಲಿಂಗಪ್ಪಗೌಡನೂ ಅದೇ ಮಾತನ್ನೇ ಆಡಿ ತೋರಿಸಿದ.

ಅಲ್ಲಿ ನೆರೆದವರೆಲ್ಲರೂ ರೈತರು. ಕಲಿತವರಲ್ಲವಾದರೂ ಸುಂಸಂಸ್ಕೃತರು, ಬಡವರಾಗಿದ್ದರೂ ಅಭಿಮಾನಿಗಲು. ಭೂಮಿ ಕೇವಲ ಅವರಿಗೆ ಹೊಣ್ಟೆಯ ಸಾಧನವಾಗಿರಲ್ಲ. ದೇವತೆಯಾಗಿತ್ತು. ಪಡದಯ್ಯನವರಾದಿದ ಮಾತುಗಳನ್ನು ಕೇಳಿ ಅವರಿಗೆ ಸಿಡಿಲು ಬಡಿದಂತಾಯಿತು. ಯಾವ ರೈತನೂ ಈ ಮಾತಿಗೊಪ್ಪವದು ಸಾಧ್ಯವಿರಲಿಲ್ಲ. ಬಿತ್ತಿದ್ದ ಭೂಮಿಯನ್ನು ಹರಗುವದು

ಹಾದರದಷ್ಟೇ ಪಾಪವಾಗಿತ್ತು.

“ಚೇ, ಚೇ, ನಾವು ಬೂಮ್ಯಾಗ ಬದುಕು ಮಾಡೋ ಒಕ್ಕಲಿಗ್ಯಾರ್ಟಿಯಪ್ಪಾ! ರೈತ ಭೂಮಿತಾಯಿ ಮನ್ಯಾ. ಆಸಿ ಹೊಟ್ಟಾಗ ಬದುಕೊದು, ಅಲ್ಲೇ ಸಾವೋದು ನಮ್ಮದು. ಬಿತ್ತಿದ ಭೂಮಿ ಮುರದು ಬಿತ್ತಿ ತಾಯಿಗ್ಗಂಡತನಾ ಮಾಡಾಕೀಲ್ಲಿರಿ. ಅದು ರೈತನ ಧರ್ಮ ಅಲ್ಲ. ಅದೊಂದು ಬಿಟ್ಟು ಬೇಕಾದ್ದು ಹೇಳಿ, ನಡೆಸಿಕೊಡತೇವು” ಎಂದು ರೈತರೆಲ್ಲ ನಿಟ್ಟುಸಿರುಗರೆದು ಹೇಳಿದರು.

“ಆ ಧರ್ಮ ನಮಗೂ ಗೊತ್ತಿಲ್ಲೇನ್ನರೂ ದೇವಾ? ಅದರ ಪರಸಂಗ ನೋಡಿ ಧರ್ಮಾ ಮಾಡಬೇಕಾಕ್ಕುತ್ತಿ. ಮುರದು ಬಿತ್ತಾದು ಪಾಪ, ಖಿರ್. ಆದರ ಉಂಟಾಗಿ ಗೊಡನ್ನ ಉಪಾಸ ಕೆಡವೂದು ಅಡಕಿನ್ನಾ ಹೆಚ್ಚಿನ ಪಾಪ ಅಲ್ಲ? ಮುಂಗಾರಿ ಮಣಿ ಆಗಿರದಿದ್ದರ, ಹಿಂಗಾರಿಗೆ ಮುರದು ಬಿತ್ತಿರಿಲ್ಲೋ? ಈಗೂ ಹಾಗ ಅಂತ ತಿಳಿರಿ. ಇಲ್ಲದ ವಿಚಾರಾ ತೆಲ್ಲಾಗ ತುಂಬಿಕೊಂಡು ಮಾತಾಡಬಾರದು. ಅದೇನ ಪಾಪ ಬಂದರೂ ನಾವು ಹೊಟ್ಟಾಗ ಹಕ್ಕೊಳ್ಳಾಕ ತಯಾರ ಅದೇವೆಲ್ಲ! ನಿಮ್ಮ ತಾಬೇದಾಗಿನ ಭೂಮ್ಯಾಗ ಮತ್ತೊಂದರ ಬೀಜಾ ಬಿತ್ತಿದರ ನೀವು ಸುಮಾರು ಇರಿತ್ತಿರ್ಬಾಗಿ? ಗೊಡರ ಪಾಲಿನ ಭೂಮಿ ಗೊಡರಿಗೆ ಬರಾಕಬೇಕು. ಅದಕ ನೀವೆಲ್ಲಾ ಇದರಾಗ ಸಹಾಯ ಮಾಡಾಕಬೇಕು.” ಇಷ್ಟು ಹೇಳುವಾಗ ಪಡದಯ್ಯನವರ ದನಿ ಆವೇಶದಿಂದ ತುಂಬಿತ್ತು. ಬಿತ್ತಿದ ಭೂಮಿಯನ್ನು ಮುರಿದು ಬಿತ್ತುವದು ಈಗ ಅವಶ್ಯವಾಗಿದೆಯೆಂದೇ ಸಾಧಿಸಿದರು. ಅದಕ್ಕೆ ಒಪ್ಪಿಗೆ ಇರುವ ರೈತರೆಲ್ಲ ಪಡದಯ್ಯನವರ ಪಾದಮುಟ್ಟಿ ಆಜೆ ಮಾಡಬೇಕು. ಒಪ್ಪಿಗೆಯಿಲ್ಲದವರು ಸ್ವಷ್ಟವಾಗಿ ಹಾಗೆ ಹೇಳಿಬಿಡಬೇಕು. ತಮ್ಮ ವಿರುದ್ಧ ನಿಂತ ಜನರಾದರೂ ಯಾರು ಎಂದು ಗೊಡರಿಗೆ ಒಮ್ಮೆ ತಿಳಿಯಲಿ ಎಂದರು.

ರೈತರಲ್ಲಿ ಭಿನ್ನಾಭಿಪ್ರಾಯ ಪ್ರಾರಂಭವಾಯಿತು. ಭೂಮಿಯಲ್ಲಿ ಶ್ರದ್ಧೆಯಿಲ್ಲದವರು ಒಪ್ಪಬಾರದೇಕೆ ಎಂದು ವಾದಿಸಿದರು. ಆದರೆ ಇನ್ನಿತರರ ಹಟಮಾರಿತನವೂ ಅಷ್ಟೇ ಗಟ್ಟಿಯಾಗಿತ್ತು. ಪಡದಯ್ಯನವರ ಮಾತಿನಿಂದ ಅವರ ಸುಪ್ತವಿನಯಕ್ಕೆ ಆಫಾತವಾಗಿತ್ತು. ಇಂಥ ಮಾತುಗಳನ್ನಾಡುವದೂ ಕೂಡ ಪಾಪವೆಂದು ಬಾಯಿಂದ ಹೇಳಲಾಗದಿದ್ದರೂ ಅವರ ಅಂತರಂಗಕ್ಕೆ ವೇದ್ಯವಾಗಿತ್ತು. ಸ್ವಲ್ಪ ಹೊತ್ತು ಅವರಲ್ಲಿಯೇ ಗುಜು ಗುಜು ನಡೆಯಿತು.

ಹಿರೇಕುರುಬ ಮಾಯಪ್ಪ ಗುಂಪಿನಿಂದದ್ದು ಬಂದು ಪಡದಪ್ಪನವರ ಪಾದಮುಟ್ಟಿ “ಗುರುವಿನ ಪಾದಾ ಮುಟ್ಟಿ ಆಣೇ ಮಾಡತೀನು. ಗೊಡರ ಭೂಮಿ ಕೆಬಜಾ ಅವರಿಗೆ ಕೊಡಸಲಾಕ ಅವರು ಹೇಳಿದ್ದೆಲ್ಲಾ ಮಾಡಾಕ ನಾ ತಯಾರ

ಅದೀನು” ಎಂದು ಸಾರ್ವಜನಿಕವಾಗಿ ಫೋಂಟಿಸಿದ. ಪಡದಯ್ಯನವರು ಹಸನ್ನುವಿರಾದರು. ಅಕ್ಷರೆಯಿಂದ, ಅವನ ತಲೆಯನ್ನೇತ್ತಿ, ಅವನ ಬೆನ್ನು ಚಪ್ಪರಿಸುತ್ತೆ. “ಇದಕ್ಕಂತಾರು ಗುರುಭಕ್ತಿ ಅಂತ. ಇಂಥಾ ಹತ್ತುಜನಾ ಉರಾಗ ಇದ್ದರೆ ಉರ ಆಳಬಹುದು. ಸ್ವಾರ್ಥಿಗಳು ಸಾವಿರ ಜನಾ ಇದ್ದರೂ ಅವರನ್ನ ತೋಗೊಂಡೆನು ಹುಗಿಯೂದೈತಿ? ತಗಾಯಿ ಸಾಲ ಕೊಡಸಲಾಕ ಗೌಡರು ಬರಬೇಕು. ಎತ್ತು ಕೂರಗಿ ತೋಗೊಂಡು, ಅವನ ಭೂಮಿ ಬೀಜಾ ಕಾಣಸಾಕ ಬರೆಲ್ಲೋ ಅಂದರ ಧರ್ಮ ಕರ್ಮ ಅಂತ ಶಾಸ್ತ್ರ ಓದತೀರ್ಯಾ? ಇಂಥ ಜನರಿಂದ ಏನಾಗಬೇಕಾಗೇತಿ? ಮಾಯಪ್ಪಾ, ನೀನೊಬ್ಬನ ನೋಡು ಭಂಟ ಶಿಷ್ಯಾ?” ಎಂದು ಪಡದಯ್ಯನವರು ಅವನನ್ನ ಹೊಗಳುವ ನೆವದಲ್ಲಿ ಉಳಿದವರನ್ನೆಲ್ಲ ಮೂದಲಿಸಿದರು.

“ಅಲ್ಲೋ ಅಪನೋರ, ಇಂದ ನಾವು ಮುರದು ಬಿತ್ತಿದ್ದನ್ನ ಪಾರ್ವತೆವ್ವನ ಆಳು ಬಂದು ಹರಗಿಬಿಟ್ಟರ ಭೂಮಿ ಪಡಾ ಬೀಳಾಕೆಲ್ಲರೇ?” ಎಂದೊಬ್ಬ ದೈತ್ಯ ಅಡ್ಡಮಾತು ತೆಗೆದ.

“ಒಳ್ಳೇ ಕೆಲಸ ಆಗಬೇಕಾಗಿದ್ದರ ಭೂಮಿ ಪಡಾ ಬಿದ್ದರೂ ವಾದಮಾಡಬಾರು. ಬೇಕಂತ ಪಡಾಕೆಡವಿದರ ಅದು ಪಾಪ. ಗೌಡರಿಗೆ ಸಹಾಯ ಮಾಡಾಕ ಹೊಂಟಾವರು ಇವನ್ನೆಲ್ಲಾ ಲಕ್ಷ್ಯದಾಗ ತರಬಾರದು. ಪಡಾಬಿದ್ದರ ಮುಂದೇನು ಗತಿ ಅನ್ನೂ ಜಿಂತಿ ನಿಮಗ ಬ್ಯಾಡ. ಈ ವರಸದ ತಂಟೇದಾಗ ಭೂಮಿ ಪಡಾಬಿದ್ದರ ಯಾರೇನು ಸಾಯೂದುಲ್ಲ” ಎಂದು ಅವರಿಗೇ ಸಮಾಧಾನ ಹೇಳದರು.

ಇಷ್ಟಾದರೂ ರೈತರಲ್ಲಿ ಕೆಲವರಿಗೆ ಪಡದಯ್ಯನವರ ವಿಚಾರ ಸರಿಬರಲೇ ಇಲ್ಲ. ತಲೆತಲಾಂತರದಿಂದ ಗೌಡರ ಮನೆತನದ ಉಪ್ಪು ಅವರ ರಕ್ತ-ಮಾಂಸಗಳಲ್ಲಿ ಒಂದಾಗಿತ್ತು. ತಿಂದ ಕೂಳಿಗೆ, ಇದ್ದ ಮನಗೆ, ಕೆಲಸಮಾಡುವ ಹೊಲಕ್ಕೆ ಅಪಮಾನ ಮಾಡುವದು ಒಕ್ಕಲಿಗನ ಸಂಸ್ಕೃತಿಯಲ್ಲವೆಂದು ಅವರಿಗೆ ಗೊತ್ತಿತ್ತು. ಸಾವಿರಾರು ವರ್ಷಗಳಿಂದ ಅವರು ನಂಬಿದ ನೀತಿಗೆ ಈ ಮಾತು ಸಮೃತವಾಗುವಂತಿರಲಿಲ್ಲ. ಸ್ವಷ್ಟವಾಗಿ ತಮ್ಮ ಕೈಯಿಂದ ಇಂಥ ಕೆಲಸವಾಗಲಾರದೆಂದು ಅವರು ಹೇಳಬಿಟ್ಟರು. ಹಾಗಾದರೆ ಅವರು ತಗಾಯಿ ಸಾಲದ ಆಸೆಯನ್ನೂ ಬಿಡಬೇಕಾದೀತೆಂದು ಪಡದಯ್ಯನವರೂ ಅಪ್ಪೇ ಸ್ವಷ್ಟವಾಗಿ ಹೇಳಬಿಟ್ಟರು. ಉಳಿದವರು, ಈ ಮಾತಿಗೇ ನಿರಾಕರಿಸಿದ ರೈತರನ್ನೇ ತೆಗಳಹತಿದರು. “ಉರ ಗೌಡ, ಅವನ ವಿರುದ್ಧ ನಿಂತು ಬಾಳೇ ಮಾಡಾಕ ಆದೀತ? ಅವರು ಭೂಮಿ ಪಡಾಕೆಡವಲಿ, ಬೇಕಾರ ಬಿಡಲಿ. ನಮ್ಮದೇನು ಹೋಗಾದೈತಿ? ನಮಗ ಸಾಲಾ ಕೊಡಸತಾರು. ಅವರು

ಹೇಳಿದಪ್ಪ ನಾವು ಕೇಳಿದರಾತು” ಎಂದು ಹೇಳಿ ಮಾಯಪ್ಪನಂಗೆ ಪಡದಯ್ಯನವರ ಪಾದಮುಟ್ಟಿ ಆಣ ಮಾಡಿದರು.

ಆಣೆಮಾಡಲು ಒಳ್ಳೆಂದವರು ನಿರಾಶರಾಗಿ ತೆರಳಿದರು. ಅವರ ಮನಸ್ಸು ಅಪವ್ಯ ಭೀತಿಗಳಿಂದ ತುಂಬಿತ್ತು. ಆದದ್ವಾಗಲೆಂದು ತಿರುಗಿದರು. ಲಿಂಗಪ್ಪಗೌಡನ ಬೆಂಬಲಕ್ಕು ಸಾಕಷ್ಟು ಜನರಿದ್ದರು. ಅವನು ಈ ಹಿಂಡಿನೊಡನೆ ತಾಲೂಕಿಗೆ ಪ್ರಯಾಣ ಬೆಳೆಸುವ ಮೊದಲು, ಪಡದಯ್ಯನವರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆಯಲು ಮರೆಯಲ್ಲಿ. ಉರಿನಿಂದ ತಿರುಗಿ ಬಂದ ಮೇಲೆ ಗೊಡರ ಹೊಲದ ಕಬಜಾ ಪಡೆಯಬೇಕೆಂದು ಗೊತ್ತಾಗಿತ್ತು.

ಮತದಲ್ಲಿ ನಡೆದ ಈ ವರ್ತಮಾನ ಬೇಗನೆ ಉರಲ್ಲಿ ಹರಡಿತು. ಕೇಳಿದವರೆಲ್ಲ ಕಳವಕ್ಕೇಡಾದರು. ಜಿವಣಾಳ ಹೊಲದ ಕಬಜಾ ತೆಗೆದುಕೊಂಡಾಗಲೇ ಕೆಲವರು ಹಳಹಳಿಸಿದ್ದರು. ಈಗಂತೂ ಪಾದಳಿಯ ಅಭಿಮಾನಕ್ಕೆ ಪಡದಯ್ಯನವರು ಕೈಹಾಕಿದ್ದರು. ಸಾಮಾನ್ಯ ಜನರ ಭಾವನೆಗಳೆಲ್ಲ ಈ ಸುದ್ದಿಯನ್ನು ಕೇಳಿ ಉದ್ದೀಪಿತವಾದವು.

ಗೊಡರ ಮನೆತನದ ವರ್ತನೆ ಭೂಮಿ ಇನ್ನು ಕ್ಯಾಬಿಡುವದೆಂದು ಅವರಿವರು ಬಂದು ಪಾರ್ವತೀಪ್ಪನಿಗೆ ಸುದ್ದಿ ಮುಟ್ಟಿಸಿದರು. ತನ್ನ ಅಪೀಲು ಸೋತಂದಿನಿಂದ ಪಾರ್ವತೀಪ್ಪನ್ನು ನಿರ್ವಿಜ್ಞಾನಾಗಿದ್ದಳು. ಆಳುಗಳನ್ನು ಬಿಟ್ಟರೆ ಹೊರಗಿನ ಜಗತ್ತಿನ ಸಂಪರ್ಕವೇ ಅವಳಿಗಿರಲ್ಲಿ. ಇನ್ನುಮೇಲೆ ಎಂದಿಗೂ ಈಪ್ಪೇ ಅಭಿಮಾನಗಳಿಗೆ ಮನಸೋತು, ಬಣ್ಣಕಟ್ಟಿ ಹೋರಾಡಬಾರದೆಂದು ನಿಶ್ಚಯಿಸಿಕೊಂಡಿದ್ದಳು. ಈಗ ಆದ ಅಪಮಾನವೇ ಸಾಕಾಗಿತ್ತು. ಒಮ್ಮೆ ಈ ಉರು ಬಿಟ್ಟು ಮತ್ತೊಡನೆ ಅಣ್ಣನ ಮನೆಗೇ ಹೋಗಬೇಕೆಂದಿದ್ದಳು. ಆದರೆ ಅದು ಅವಳ ಹೃದಯಕ್ಕುಪ್ಪಿದ ಮಾತ್ರಲ್ಲ. ಶಂಕರಪ್ಪಗೌಡರಿದ್ವಾಗಲೇ ಉರು ಬಿಡದವಳು ಅವರು ಸತ್ತ ಮೇಲೆ, ಮನೆತನವನ್ನು ಹಾಳಾಗೆಡವಿ ಹೋಗಬೇಕೇ? ಮನೆತನವನ್ನು ಮುಂದುವರಿಸುವವರ್ನೂ ತ್ರಾಣವಿಲ್ಲದವಳಾಗಬೇಕೇ ಎಂದು ಆಲೋಚಿಸಿ ಆ ವಿಚಾರವನ್ನೂ ಬಿಟ್ಟಕೊಟ್ಟಿದ್ದಳು. ಕುಮೇಣ ಮನೆಯ ಹೊಸ್ತಿಲಾಚಿಗೆ ಏನು ನಡೆದಿದೆಯಿಂಬುದರ ಬಗ್ಗೆ ಯೋಚಿಸುವುದನ್ನೇ ಬಿಟ್ಟಬಿಟ್ಟಳು. ಮನೆಯ ದನಕರು, ಆಳುಕಾಳು ಇವುಗಳ ಕೆಲಸವೇ ಬೇಕಾದಷ್ಟಿತ್ತು. ಮತ್ತೊಳ್ಳಿನ್ನು ಸಾಕುವದಿತ್ತು. ಪಾರ್ವತೀಪ್ಪನ್ನಿಂದ ಸಂಪೂರ್ಣವಾಗಿ ಮನೆಯ ವ್ಯವಹಾರದಲ್ಲಿಯೇ ಮುಳುಗಿದ್ದಳು.

ಆದರೆ ತಾನು ಮರೆತರೂ ಜಗತ್ತು ತನ್ನನ್ನು ಮರೆತಿರಲ್ಲಿ. ಶಂಕರಪ್ಪಗೌಡರ ಸತ್ತಂದಿನಿಂದ ಗೊಡರ ಮನೆತನಕ್ಕೆ ಸಾಮಿರ ವಿಷ್ಣುಗಳು ಹೊರಗಿನಿಂದ ಬಂದಿದ್ದವು.

ಗೌಡರ ಮನೆತನವೆಂದರೆ ಪಾದಳಿಯ ಜೀವಕೇಂದ್ರವಾಗಿತ್ತು. ಗುರಿಯಿಟ್ಟಂತೆ ಅಲ್ಲೇ ಹೊಡೆತ ಬೀಳುತ್ತಿರಬೇಕೆ? ಭಾರತಹುಣ್ಣಿವೆಗೆ ತುಂಬಿದ ಬೀಳೆ ಕಳವಾಗುವುದರಲ್ಲಿತ್ತು; ಹೋಳಿ ಹುಣ್ಣಿವೆಗೆ ಮನೆ ಲಂಟಿಯಾಗುವುದರಲ್ಲಿತ್ತು; ಕಾರಹುಣ್ಣಿವೆಗೆ ತಮ್ಮ ಎತ್ತು ಕರಿಹರಿಯಲ್ಲ. ಲಿಂಗಪ್ಪ ಗೌಡನೆಂದು ನೀರ್ಣಯವಾದ ಮೇಲೆ ಮನೆಯಲ್ಲಿ ಕಬಜಾ ಕೇಳಲು ದಾಳಿಯಿಡುವವರಂತೆಯೇ ಬಂದಿದ್ದ. ಗೌಡರ ಮನೆತನದ ಪುಣ್ಯ ಬಲವೂಂದು ಕಾಯುತ್ತಿಲೇ ಬಂದಿತ್ತು. ಈಗಲೂ ಅದೇ ಪುಣ್ಯಾಂಶ ಮನೆತನವನ್ನು ಕಾಯಬಹುದಲ್ಲ ಎಂದು ಗೌಡಿತಿಯ ಆಸೆ. ಏನು ಮಾಡಿದರೂ ಜನರು ಗೌಡನನ್ನು ಮರೆಯಲಾರರು. ಪಾದಳಿಗೆ ಜೀವವಿತ್ತು ಬದುಕಿಸಿದ ಮನೆತನ ತಮ್ಮದು. ಕಾಲರದಲ್ಲಿ ಆಕ್ಸಿಕವಾಗಿ ಮರ ಹೊಂದಿದ ಶಂಕರಪ್ಪಗೌಡರ ಘನತೆಯನ್ನೂ, ದಯೆಯನ್ನೂ ಜನ ಇಷ್ಟ್ಟು ಬೇಗ ಮರೆಯಬಹುದೇ? ಅವರ ಸೃಜನಯಾತ್ರೆಯ ಕಾಲಕ್ಕೆ ಉರಿಗೂರೆ ಸೆರದಿತ್ತಲ್ಲ! ಇಂದಿಗೂ ಗೌಡರ ಮನೆತನದ ಸುಖ-ದುಃಖಗಳನ್ನು ತಮ್ಮವೆಂದೇ ತಿಳಿದುಹೊಂಡ ಜನರಿದ್ದಾರಲ್ಲ! ಪಡದಯ್ಯನವರ ಮಾತಿಗೊಟ್ಟಿದ ಕೆಲ ರೈತರು ತಗಾಯಿ ಸಾಲವನ್ನೂ ಹೂಡ ಬಿಟ್ಟು ಹೊಟ್ಟಿದ್ದೇ ಇದಕ್ಕೆ ನಿದರ್ಶನವಾಗಿತ್ತು.

ಅದೆಲ್ಲ ನಿಜ. ಆದರೂ ದೈವ ಮತ್ತೆ ಮತ್ತೆ ಇದೇ ಮನೆತನವನ್ನು ಏಕೆ ಪರೀಕ್ಷೆಸಿ ನೋಡುತ್ತಿದೆ? ತಾನು ಎಷ್ಟಾದರೂ ಹೇಳುಮಗಳು. ಇಂಥ ಆಫಾತಗಳನ್ನು ಸುಲಭವಾಗಿ ಸಹಿಸಬಹುದೇ? ತನಗಾದರೂ ಆಪ್ತರಿಲ್ಲವೆಂಬುದೇ ಅವಳ ಕೊರಗಾಗಿತ್ತು. ನಂಬಿದವರೆಲ್ಲ ಹೊತ್ತಿಗೆ ಮೋಸಮಾಡಿ ಹೊರಟುಹೋಗಿದ್ದರು. ಪಾರ್ವತಿಯವರಿಗೆ ಭವಿತವ್ಯವೇ ನಿರಾಶಾದಾಯಕವೇನಿಸಿತು. ಏನೇ ಆಗಲಿ ಮಾತಾಡಿಯಾದರೂ ನೋಡೋಣವೆಂದು ಆಪ್ತಾಲೋಚನೆಗಾಗಿ ಶೇಷಪ್ಪ ಹಾಗೂ ಬಾಳಾಚಾರ್ಯರನ್ನು ಕರೆಕಳಿಸಿದಳು.

೪೯

ಚಾವಡಿಯಲ್ಲಾದ ಅಪಮಾನಕರವಾದ ಘಟನೆಯಿಂದ ಆಚಾರ್ಯರ ಮನಸ್ಸು ಮುರಿದುಹೋಗಿತ್ತು. ಇನ್ನುಮೇಲೆ ಇಂಥ ಸಾರ್ವಜನಿಕ ಕೆಲಸಗಳಲ್ಲಿ ಕ್ಷೇಹಾಕಲೇಬಾರದೆಂದು ನಿಶ್ಚಯಿಸಿಕೊಂಡುಬಿಟ್ಟಿದ್ದರು. ಅರುವತ್ತರ ಗಡಿದಾಟದ ತಾವು ಸಾವಿನ ನೆರಳಿನಲ್ಲಿಯೇ ಇದ್ದಾರೆ. ಅಂಥವರಿಗೆ ಜೀವಿತದ ಮೇಲೆ ಏನು ಅಧಿಕಾರ? ಅವರು ಹೇಳಿದ ಉಪದೇಶಗಳನ್ನು ಯಾರು ಕೇಳಬೇಕು? ಉಪದೇಶ

ಹೇಳಿ ಹೇಳಿ ಚಟ್ಟ ಬಿದ್ದ ಜೀವಕ್ಕೆನು ಮಾಡಬೇಕು? ಅನುಭವಕ್ಕೆ ಬಂದ ಯಾವ ಸತ್ಯವೂ ದಾರುಣವಾಗಿದ್ದರೆ ಹೇಗೆ ತಡೆದುಕೊಳ್ಳಬೇಕು? ಆಚಾರ್ಯರು ಇದೇ ಪ್ರಯತ್ನದಲ್ಲಿದ್ದರು. ಮನಸ್ಸು ಕಲ್ಪಾಗಬೇಕಾಗಿತ್ತು. ಜೀವನದಲ್ಲಿ ಸಾಲುಗಟ್ಟಿಕೊಂಡು ಬಂದ ದುಃಖಗಳಲ್ಲಿ ಏಟು ಕೊಟ್ಟಿದ್ದರೂ ಮನಸ್ಸಿಗೆ ದಡ್ಡು ಬಿದ್ದಿರಲಿಲ್ಲ; ಅದು ತನ್ನ ಸೂಕ್ಷ್ಮ ಸಂವೇದನೆಗಳನ್ನು ಇನ್ನೂ ಕಳೆದುಕೊಂಡಿರಲಿಲ್ಲ. ದೇಹ ಮುಪ್ಪಾಗಿತ್ತು; ಜೀರ್ಣವಾಗಿತ್ತು. ಎಷ್ಟೋ ಕಡೆಗಳಲ್ಲಿ ತನ್ನ ಜೀವಂತತನವನ್ನು ಕಳೆದುಕೊಂಡಿತ್ತು. ಆದರೆ ಮನಸ್ಸು ಹಾಗಾಗಿರಲಿಲ್ಲ. ತಮ್ಮ ದೃಷ್ಟಿಯಲ್ಲಿ ಬದುಕು ಸುಖವಾಗಿರಲ್ಲಿಂದು ಆಚಾರ್ಯರು ಇನ್ನೂ ಹಾರ್ಡ್‌ಸುತ್ತಿದ್ದರು. ಸುಖ ಸಮೃದ್ಧವಾಗಿದ್ದರೂ, ದೇವರ ಕರುಣೆ ಅಪಾರವಾಗಿದ್ದರೂ, ಮನುಷ್ಯ ತನ್ನ ಅವಿವೇಕದಿಂದ ಎಲ್ಲರನ್ನೂ ಹಾಳುಗೆದವಲು ಏನು ಕಾರಣ? ಈ ಸಮಸ್ಯೆ ಆಚಾರ್ಯರಿಗೆ ಇನ್ನೂ ಗೊಡುವಾಗಿರುತ್ತೇ ಉಳಿದಿತ್ತು.

ಬಾಳಿನ ವ್ಯವಸ್ಥೆಯ ತಳಹದಿಯೇ ಸಡಿಲವಾಗಿರುವದು ಆಚಾರ್ಯರ ಕಣ್ಣಿಗೆ ಬೀಳದೆ ಹೋಗಲಿಲ್ಲ. ದಿನನಿತ್ಯ ಕಣ್ಣಿಗೆ ಕಾಣುವ ಅವಿವೇಕಗಳಲ್ಲಿ ಅದಕ್ಕೆ ಸಾಫ್ಟ್‌ಯಾಗಿದ್ದವು. ರಕ್ತದಲ್ಲಿ ಬೆರೆತ ಏಷ, ದೇಹಾದ್ಯಂತವನ್ನೂ ವಿಷಮಯವಾಗಿಸಿತ್ತು. ನೋಡುವ ದೃಷ್ಟಿ ಕೂಡ ನಂಜಾಗಿತ್ತು. ಇಂಥ ಹೊತ್ತಿನಲ್ಲಿ ಒಳ್ಳೆಯದನ್ನು ಕಾಣುವದಾದರೂ ಹೇಗೆ? ಮನಸ್ಸು, ಬುದ್ಧಿ, ಹೃದಯಗಳಲ್ಲಿ ಸ್ಥಿರವಾಗಬೇಕು. ಹೊಯ್ದಾಡುವ ಮನುಷ್ಯನಿಗೆ ಜಗತ್ತೇ ಚಂಚಲವಾಗಿ ಕಂಡರೆ ಆಶ್ಚರ್ಯವೇನಿಲ್ಲ. ಪಿತ್ತಭ್ರಮಣೆಯಾಗಿರುವಾಗ ಲೋಕವೇ ತಿರುಗುತ್ತಿರುವಂತೆ ಭಾಸವಾಗುವುದಿಲ್ಲವೇ? ಕಳವಳದ ಕಣ್ಣಿಗೆ ಕಳವಳವಲ್ಲದೆ ಬೇರೇನು ಕಂಡಿತು?

ಆಚಾರ್ಯರು ಗೀತೆಯನ್ನು ಬಿಜ್ಞಿದರು. ಇತ್ತೀಚೆಗೆ ಆ ಗ್ರಂಥವನ್ನು ನೋಡುವದಾಗಿರಲಿಲ್ಲ. ಸಣ್ಣವರಾಗಿದ್ದಾಗ ಹಿರಿಯರ ಅಂಜಕೆಗೆ ಮನಸ್ಸಿಲ್ಲದೆ ಗೀತೆಯ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದರು. ದೊಡ್ಡವರಾದ ಮೇಲೆ ಹೊಟ್ಟೆಯ ಪಾಡಿಗಾಗಿ ಪುರಾಣ ಹೇಳುವಾಗ ಗೀತೆಯನ್ನು ಉಪದೇಶಿಸಿದ್ದರು. ಆದರೆ ಸ್ವಂತ ಹೃದಯದ ಸಮಸ್ಯೆಗಳನ್ನು ಬಿಡಿಸಿಕೊಳ್ಳಲು ಯತ್ನಿಸಿರಲಿಲ್ಲ; ಈಗ ಮಾತ್ರ ಸಂಕಟ ತಾನೇ ತಾನಾದಾಗ ಗೀತೆಯನ್ನು ನೋಡುವ ಮನಸ್ಸಾಯಿತು. ಸುತ್ತಲೂ ಗೊಂದಲ ಮುಸುಕಿದಾಗ ಬುದ್ಧಿಭ್ರಮಣೆಯಾದಾಗ, ದಾಯಾದಿಗಳು ಒಬ್ಬರ ಮೇಲೊಬ್ಬರು ಶಸ್ತೀಪ್ತಿದಾಗ, ಧರ್ಮ ಅಥವಾಗಳ ನಡುವಿನ ಸೀಮಾರೇಖೆಗಳೇ ಅಳಿಸಿಹೋದಾಗ ಭಗವಂತ ಉಪದೇಶ ಮಾಡಿದ್ದ. ಅರ್ಥನನಂಥ ಪುರುಷತ್ವೇಷನೂ ದಾರಿ ತಪ್ಪಿರಲಿಲ್ಲವೇ?

ಆಚಾರ್ಯರು ಪುಟಗಳನ್ನು ತಿರುವಿದರು. ಒಳಗಿನ ತಳಮಳವನ್ನು ಏನು ಮಾಡಿದರೆ ನಿಲ್ಲಿಸಬಹುದೆಂಬ ತೀವ್ರ ಆತುರದಿಂದ ಹುಡುಕತೋಡಿಗಿದರು. ಎರನೆಯ ಅಧ್ಯಾತ್ಮ ಕಣ್ಣಿಗೆ ಬಿತ್ತು ಸ್ಥಿತಪ್ರಜ್ಞನ ಲಕ್ಷಣಗಳೇನು ಎಂದು ಅಜುನ ಕೇಳಿದಾಗ ಕೃಷ್ಣ ವಿವರವಾಗಿ ಸ್ಥಿತಪ್ರಜ್ಞನನ್ನು ಬಣ್ಣಿಸಿದ ಭಾಗವನ್ನು ಏಕಾಗ್ರಚಿತ್ತದಿಂದ ಓದತೋಡಿಗಿದರು. ಅದರಲ್ಲಿಯೇ ಒಂದೊಂದು ಮಾತಿಗೂ ಆಚಾರ್ಯರ ದೀರ್ಘವಾದ ಜೀವನಾನುಭವವೇ ಭಾಷ್ಯವನ್ನು ಬರೆಯತೋಡಿತು. ಮನಸ್ಸಿನ ಎಲ್ಲ ಕಾಮನೆಗಳನ್ನೂ ಕೆಳೆದುಕೊಂಡು ಆತ್ಮಪ್ರಜ್ಞನಾಗಿರುವವನು ಸ್ಥಿತಪ್ರಜ್ಞನೆಂದನಿಸಿ ಕೊಳ್ಳುತ್ತಾನೆ. ತಮಗೆ ಕಾಮನೆಗಳಿಲ್ಲವೇ? ಇದನ್ನು ವಿಚಿತ್ರವಾಗಿ ಹೇಳುವುದು ಹೇಗೆ ಸಾಧ್ಯ? ಜೀವವಿರುವವರಿಗೆ ಒಂದೆಲ್ಲಿಂದು ಆಸೆ ಅದಕ್ಕೆ ಅಂಟಿಕೊಂಡು ಬಂದೇ ಬರುತ್ತದೆ. ಒಂದು ದೃಷ್ಟಿಯಿಂದ ತಮಗೆ ವೈಯಕ್ತಿಕವಾಗಿ ಆಸೆಯಿಲ್ಲ. ದೇವರು ತಮ್ಮ ಬಾಳನ್ನೇ ಹಾಗೆ ರೂಪಿಸಿದ್ದಾನೆ. ಆದರೆ ಸೂಕ್ತವಾಗಿ ಆ ಬಾಹ್ಯಜೀವನದಲ್ಲಿ ಹರಡಿಕೊಂಡಿರಲಿಲ್ಲವೇ? ಸುತ್ತು ಮುತ್ತಲಿನ ಜನ ನಮ್ಮ ಮಾತಿನಂತೆ ನಡೆಯಬೇಕೆಂದು ಆಸೆ ಇರಲಿಲ್ಲವೇ? ಕಾಮ ಯಾವ ರೂಪದಲ್ಲಿಯೂ ದುಃಖವನ್ನೇ ತರುವದೆಂಬುದೇ ಗೀತೆಯ ಆದೇಶವಾಗಿತ್ತು. ಅದನ್ನು ಹೇಗೆ ಬಿಟ್ಟಿಕೊಡಬೇಕು? ಇಂದ್ರಿಯಗಳು ಮನಸ್ಸನ್ನು ನುಂಗುತ್ತವೆ. ಮನಸ್ಸು ವಿವೇಕವನ್ನು ನುಂಗುತ್ತದೆ. ಮುಂದೆ? ಮುಂದೇನು, ‘ಬುದ್ಧಿನಾಶಾತ್ಮಪ್ರಣಾಶ್ಯತ್ತಿ’!

ಸುಖ ಬಂದಾಗ ಹಿಗ್ಗಬಾರದು, ದುಃಖ ದಾಳಿಯಟ್ಟಾಗ ಕುಗ್ಗಬಾರದು. ಆದರೆ ಮನಸ್ಸಿನ ರಚನೆಯೇ ಹಿಗ್ಗು-ತಗ್ಗುಗಳನ್ನು ಒಳಗೊಂಡಿದೆಯಲ್ಲ? ಸಂಯಮದಿಂದಿರಬೇಕು, ಆದರೆ ಅದನ್ನು ಎಲ್ಲಿಂದ ಪ್ರಾರಂಭಿಸಬೇಕು? ಸಾವಿರಾರು ಹೊಳೆಗಳು ಹರಿದು ಬಂದರೂ ಗಂಬೀರವಾಗಿರುವ ಸಾಗರದಂತೆ ಸ್ಥಿತಪ್ರಜ್ಞನಾದವನು ತುಂಬಿಯೂ ತುಳುಕದಂತಿರುತ್ತಾನೆ. ಆಚಾರ್ಯರು ಬಹಳ ಹೊತ್ತು ಈ ರೂಪಕದ ಬಗ್ಗೆಯೇ ವಿಚಾರ ವಾಡಿದರು. ಮನಸ್ಸು ಹೊಳೆಯಂತಾಗಬಾರದು. ಮಲೆನಾಡಿನಲ್ಲಿ ಮಳೆಯಾದರೂ, ಪಾದಳ್ಳಿಯ ಮಗುಲಿಗೆ ಹರಿಯುವ ಹೊಳೆ ಒಡಲು ಹರಿದು, ಆಕ್ರೋಶಮಾಡುವದನ್ನು ಅವರು ಕಂಡಿದ್ದರು. ಇಂಥ ನೂರಾರು ಹೊಳೆಗಳು ಸಂತತವಾಗಿ ತಮ್ಮ ನೀರನ್ನು ಸುರುವಿದರೂ ಆನೆಯುದ್ದದ ತರೆಗಳು ಅಪ್ಪಳಿಸಿದರೂ ಸಮುದ್ರಮೊರಚಲ್ಪವಾದಿಲ್ಲ. ಆಚಾರ್ಯರು ತಮ್ಮ ಜೀವನದಲ್ಲಿ ಎಂದೂ ಸಮುದ್ರವನ್ನು ನೋಡಿರಲಿಲ್ಲ. ಆದರೆ ಅದರ ಕಲ್ಪನೆ ಬರದೆ ಹೋಗಲಿಲ್ಲ. ಸುತ್ತಲಿನ ದಾರುಣ ಪರಿಸ್ಥಿತಿಯಲ್ಲಿ ಸಂಯಮದಿಂದಿರಲೇಬೇಕಾಗಿತ್ತು. ಮೊದಲು ಇಂಥ ಎಷ್ಟೇ ಸಂಕಲ್ಪಗಳನ್ನು

ಅವರು ಮಾಡಿಸೋತ್ತಿದ್ದರು. ಈಗ ನಿರ್ಧಾರ ಅಚಲವಾಗಬೇಕಿತ್ತು. ತಾವೇನೂ ಹಾಗೆ ತಪ್ಪ ಮಾಡಿರಲ್ಲಿಲ್ಲ ನಿಜ. ತಮ್ಮ ಕೈಯಿಂದ ಯಾರೂ ಹಾಳಾಗಿರಲಿಲ್ಲ. ತಪ್ಪ ಮಾಡದಿದ್ದರೂ ಮನಸ್ಸು ಸ್ಥಿಮಿತ ತಪ್ಪಿತ್ತು. ಒಮ್ಮೊಮ್ಮೆ ಮೇಹವಶವಾಗುತ್ತಿತ್ತು; ಮತ್ತೊಮ್ಮೆ ವಿಕಾರಗಳಿಂದ ಕೂಡಿರುತ್ತಿತ್ತು. ಪಾದಳ್ಯಾಯಲ್ಲಿ ನಡೆದ ಘಟನೆಗಳೆಲ್ಲ ಅವರ ಅಂತರಂಗವನ್ನು ಕೆಲಕುತ್ತಿದ್ದವು. ಇನ್ನು ಮೇಲೆ ಅಂಥದಕ್ಕೂ ಆಸ್ತಿದವೀಯಬಾರದು.

ಗೀತೆಯನ್ನು ತೆರೆದಷ್ಟು ಆಚಾರ್ಯರು ತಮ್ಮ ಜೀವನವನ್ನೇ ಅದರ ಮೂಲಕ ನಿರೀಕ್ಷಿಸುತ್ತಿದ್ದರು. ಅದೆಷ್ಟು ಶೂನ್ಯವಾಗಿತ್ತೇಂಬುದು ಅವರಿಗೇ ಗೊತ್ತು. ಆಚಾರ್ಯರ ದುಃಖವಿಷ್ಟೇ, ತಮ್ಮ ಕೈಯಿಂದ ಬೋಟುಮಾಡಿ ತೋರಿಸುವಂಥ ಯಾವ ಒಳ್ಳಿಯ ಕಾರ್ಯವೂ ಆಗಲಿಲ್ಲವಲ್ಲ! ಕರ್ಮ ಅನಿವಾರ್ಯವಾದದ್ದೇನೋ ದಿಟ್ಟ. ಆದರೆ ಏಕೆಂದಿಂದ ಮಾಡಿದ ಕರ್ಮಕ್ಕೆ ಆಸ್ತಿಯ ಹೆದರಿಕೆಯಿಲ್ಲ; ಆದರಿಂದ ಕೂಡಲೇ ಬಿಡುಗಡೆಯುಂಟಾಗುತ್ತದೆ. ಮೊದಲು ಆಚಾರ್ಯರಿಗೆ ಇದೆಲ್ಲ ವೇದಾಂತದ ಪರಿಭಾಷೆಯಾಗಿತ್ತು. ಈಗ ಅದಕ್ಕೆ ಜೀವಂತತನ ಬಂದಿತ್ತು. ಹೊಸ ಅರ್ಥ ಅವುಗಳಲ್ಲಿ ಮಿಡಿಯತೋಡಿತ್ತು. ಇಲ್ಲಿಯವರೆಗೆ ಏನೂ ಅರಿವಿಲ್ಲದೆ ವ್ಯಾಧಿ ಜೀವನವನ್ನು ಕೆಳೆದದ್ದಾಯಿತು. ಇನ್ನು ಮೇಲಾದರು ಅರಿವು ಜಾಗೃತವಾಗಬೇಕು.

ಈ ಕಾರಣಗಳ ಮೂಲಕವಾಗಿಯೇ ಪಾರ್ವತೀವ್ಯಾಗ್ನಾಡಿತಿ ಹೇಳಿಕೆಳಿಸಿದ್ದರೂ ಆಚಾರ್ಯರು ಅಲ್ಲಿಗೆ ಹೋಗಿರಲಿಲ್ಲ. ಒಮ್ಮೆ ಈ ಜಂಜಾಟಗಳಿವುದ ಮುಕ್ತರಾಗಬೇಕಾಗಿತ್ತು. ಮತ್ತೆ ಮತ್ತೆ ಕರುಳು ಕರಗಿ, ಹೋಗಿ ಆ ಜಾಲದಲ್ಲಿ ಸಿಗುವದು ಅವರಿಗೆ ಬೇಡವಾಗಿತ್ತು. ಗೀತೆಯಲ್ಲಿ ಸಂಪೂರ್ಣ ತಮ್ಮನ್ನು ತೋಡಿಸಿಕೊಂಡು ಆಚಾರ್ಯರು ಸುತ್ತು ಜಗತ್ತಿನ ವ್ಯಾಪಕದಿಂದ ದೂರವಾಗಿದ್ದರು. ಅಂತೆಯೇ ಅವರನ್ನು ಕಾಣಬಂದ ಶೇಷಪ್ಪ ಎರಡು ಸಾರೆ ಅವರ ಹೆಸರು ಹಿಡಿದು ಕೂಗಬೇಕಾಯಿತು.

ಆಚಾರ್ಯರು ತಲೆಯೆತ್ತಿ ನೋಡಿದರು. ಶೇಷಪ್ಪು ಅವನ ಬಿಡುಗಡೆ ತಮ್ಮಿಂದಲೇ ಆಗಿದ್ದರೂ ಅವನೇನು ತಮ್ಮ ಮನೆಯ ಕಡೆಗೆ ಹಾದಿರಲಿಲ್ಲ. ಶ್ಯಾಮರಾಯ ಕುಲಕರ್ಣಿಯಾದಿನಿಂದ ಶೇಷಪ್ಪ ಹೋರಗೆ ಅಡ್ಡಾಡುವದನ್ನೇ ಪರಿಮಿತಗೊಳಿಸಿದ್ದನೆಂದು ಅವರು ಕೇಳಿದ್ದರು. ಕೆಲ ದಿನ ಹಾಗಾಗಿ ಆಮೇಲೆ ತಾನೇ ಹಾದಿಗೆ ಬರಬಹುದೆಂದು ಅವರು ತಿಳಿದಿದ್ದರು. ಈಗ ನೋಡಿದರೆ ಹೇಳಿದೆ ಕೇಳಿದೆ ಬಂದು ನಿಂತಿದ್ದಾನೆ. ಆಚಾರ್ಯರಿಗೆ ಆಶ್ಚರ್ಯವಾಯಿತು. ಕರೆದು ಕೂಡಿಸಿಕೊಂಡರು. ಶೇಷಪ್ಪ ಯಾಂತ್ರಿಕವಾಗಿ ನಶ್ಯವನ್ನು ನೀಡಿದ.

ಈಗಾಗಲೇ ಅವನು ಪಾರ್ವತೆಪ್ಪನ್ ಮನಗೆ ಹೋಗಿ ಬಂದಿದ್ದು. ಆಚಾರ್ಯರು ಬಾರದಿದ್ದುದಕ್ಕೆ ಪಾರ್ವತೆಪ್ಪಗೆ ದುಃಖವಾಗಿತ್ತು. ಅದನ್ನು ನೋಡಲಾರದೆ ಆಚಾರ್ಯರನ್ನು ಕರೆಯಲು ತಾನು ಬಂದಿರುವದಾಗಿ ತಿಳಿಸಿದ. “ನಾ ಎಲ್ಲಾ ಉಪಾಯ ಹೇಳುವವಪ್ಪು ಹೇಳಿ ಬಂದೀನಿ ಆಚಾರ! ನಾಳೆ ಉರ ಪುಂಡರು ದಾಂಡಗಾಯಿ ಮಾಡಿ ಬಿಡಿದ ಹೊಲಾ ಹರಗಿಬಿಡೋ ಸಂಭವ ಅದ. ಅದಕ್ಕೆ ಪ್ರೋಲೀಸಪಾಟ್‌ ತರಿಸಲಿಕ್ಕೆ ಅರ್ಜಿ ಮಾಡಲಿಕ್ಕೆ ಹೇಳಿಬಂದೀನಿ. ಅರ್ಜಿ ಕೊಡೊ ಅಂತ ನೀವು ಹೇಳಿದರ ಅರ್ಜಿಗೆ ಸಹಿ ಮಾಡಲಿಕ್ಕೆ ಒಪ್ಪಿಗೊಂಡಾಳ. ಹಿಂದಕೊಳ್ಳುತ್ತಿರು ಅರ್ಜಿಗೆ ಸಹಿ ಮಾಡಿದ್ದಕ್ಕೆ ನೀವು ಸಿಟ್ಟಿಗೆದ್ದಿರಿ ಅಂತ ಆಕಿ ಬಹಳ ನೊಂದುಕೊಂಡಾಳ. ಮನಸ್ಸಿಗೆ ನೋವಾಗೇದ. ಪಾಪ, ಹೆಣ್ಣುಮಗಳು, ಉರ ಜನಾ ಲಿಂಗಪ್ಪನ ಬೆನ್ನು ಹತ್ತಿದ್ದನ್ನು ನೋಡಿ ಗಾಬರಿ ಆಗ್ಯಾಳ. ನಾವಿಭೂರೇ ಆಕಿ ಹಿತಾ ನೋಡವರು ಅಂತ ದ್ವೈರ್ಯ ಹಿಡಿದಾಳ ಆಚಾರ” ಎಂದು ಶೇಷಪ್ಪ ಗೌಡಿತಿಯ ಪರವಾಗಿ ಹೇಳಿದ.

ಆಚಾರ್ಯರು ಏನೂ ಹೇಳಲಿಲ್ಲ. ಕ್ಯಾಬೆರಳಿನಿಂದ ನೆಲ ಬರೆಯುತ್ತ ಸುಮ್ಮನೆ ಹುಳಿತುಬಿಟ್ಟರು. ಶೇಷಪ್ಪನೂ ದಾರಿ ನೋಡಿದ; ಕೆಮ್ಮೆದ, ನಶ್ಯ ಏರಿಸಿದ. ಆಚಾರ್ಯರು ಮಿಟ್ಟ ಮಿಸುಕಲಿಲ್ಲ. ಮತ್ತೊಮ್ಮೆ ಅದೇ ಮಾತನ್ನೇ ಹೇಳಬೇಕಾಯಿತು.

“ಇದಕ್ಕೆಲ್ಲಾ ಏನ ಹೇಳಬೇಕೆಂಬಾದು ನನಗ ತಿಳಿದ್ದಾಂಗ ಆಗೇದ ಶೇಷಪ್ಪ. ನೀ ಹೇಳಿದ ಉಪಾಯ ನಿನ್ನ ದೃಷ್ಟಿಯಿಂದ ಬರೋಬರಿ, ಆದರ ಅದು ನನಗ ಸರಿ ಕಾಣಿಸೋದಿಲ್ಲ. ಉರಾಗ ಬಿಂಬಿಟ್ಟರು ಪುಂಡಾಟಕ ನಡಿಸಿದ್ದರ ನಿನ್ನ ಹಾದಿ ಸರಿಯಾಗತಿತ್ತು. ಈಗ ಉರಗೂರ ಪುಂಡಾಟಕ ನಡಸೇದ್ದ” ಆಚಾರ್ಯರು ಪರಿಸ್ಥಿತಿಯನ್ನು ತೂಗುವವರಂತೆ ಹೇಳಿದರು.

“ಅಂದರೇನು ಮಾಡಬೇಕಂತಿರಿ ಆಚಾರ? ಈ ಹುಂಬ ಲಿಂಗಪ್ಪ, ಈ ಪಡದಪ್ಪ, ಅವನ ಬೆನ್ನಿಗೆ ಬಿದ್ದ ಪುಂಡರು ಇವರಿಗೆಲ್ಲಾ ಅಂತಃಕರಣ ಅದ ಅಂತ ತಿಳಿದೀರೇನು? ಅವರನ ಸುಧಾರಸೋದರಾಗ ಉರು ಹಾಳಾಗತದ ಉರು! ಅದಕ್ಕಂತ ಇದ್ದದರಾಗ ಒಂದು ಸುರಕ್ಷಿತ ಉಪಾಯ ನಾ ಹೇಳಿದೆ. ಅದು ಬಾಡಂತಿರಿ. ಹಂಗಾರ ಏನರ ಮಾಡಬೇಕಂತಿರಿ ಹೇಳಿರ ಹೇಳುತ್ತಿಲ್ಲ?” ಶೇಷಪ್ಪ ಅಧರ ಅಕ್ಕಸದಿಂದ ಅಧರ ತಿಳಿದುಕೊಳ್ಳುವ ಕುತೂಹಲದಿಂದ ಕೇಳಿದ.

“ಅದೇನೋಪ, ನನಗೂ ಗೊತ್ತಾಗಲೊಲ್ಲದು. ನೋಡು ಶೇಷಪ್ಪ, ಮೊದಲಿನ್ನಾಂಗ ಈಗ ಇಂಥಾ ಉಸಾಬರಿ ಬೇಕಾಗೂದಿಲ್ಲ. ಪ್ರಸಂಗ ಬಂದರೆ ಹೀಂಗ ಹೇಳೇನು, ಪಾರ್ವತೆಪ್ಪ ಆ ಭೂಮಿ ಲಿಂಗಪ್ಪಗ ಕೊಟ್ಟಬಿಡಲಿ. ಅವನ

ಮಹಾನೂ ಇದ್ದಿತು. ಇಲ್ಲಾಂದರ ಅಂವಾ ಶಂಕರಪ್ಪನ ಮಗಾ ಆಗಿ ಬರತಿದ್ದನ?" ಆಚಾರ್ಯರು ಬೇಸತ್ತವರಂತೆಯೇ ನುಡಿದರು.

ಶೇಷಪ್ಪನಿಗೆ ಎಲ್ಲಿಲ್ಲದ ಆಶ್ಯಯವಾಯಿತು. ಆಚಾರ್ಯರಿಗೇನಾದರೂ ಹುಣ್ಣು ಹಿಡಿದಿರಲಿಕ್ಕಿಲ್ಲವಷ್ಟೇ ಎಂಬ ಸಂಶಯವೂ ಬಂತು. ಮೊದಲು ಅನ್ಯಾಯದ ವಿರುದ್ಧ ನಿಷ್ಪರವಾಗಿ ಹೋರಾಡಿ, ಅನವಶ್ಯಕವಾಗಿ ವೈರಕ್ಕಿಂತಿಂದ ಈ ಮುದುಕ ಹೀಗೆ ಮಾತಾಡಬಹುದೇ? ಬರಬರುತ್ತೆ ಆಚಾರ್ಯರೇಕೆ ಹೀಗಾಗುತ್ತಿದ್ದಾರೆ? ಶೇಷಪ್ಪನಿಗೆ ಒಂದು ಕ್ಷೇತ್ರ ಕನಿಕರವೂ ಉಂಟಾಯಿತು.

ಶೇಷಪ್ಪ ಅಷ್ಟಕ್ಕೇ ಬಿಡಲಿಲ್ಲ. ಮತ್ತೆ ವಾದಿಸಿದ. ಲಿಂಗಪ್ಪನ ಅನ್ಯಾಯವನ್ನೂ ಬಣ್ಣಿಸಿದ. ತಾನೀಗ ನಡೆದಿರುವದು ಕೇವಲ ಗೌಡಿತಿಯ ಕಲ್ಯಾಣಕ್ಕಾಗಿ ಎಂಬುದನ್ನು ಬಿಂಬಿಸಿದ. ಇಂಥ ಹೊತ್ತಿನಲ್ಲಿ ಸುಮೃದ್ಧಿರುವದೂ ಅನ್ಯಾಯವಾದಿತೆಂದು ತಿಳಿಸಿದ. ಆಚಾರ್ಯರೇನು ಜಗಲಿಲ್ಲ. ಶೇಷಪ್ಪ ಇನ್ನೂ ಬೇರಗುಗೊಂಡ. ಆಚಾರ್ಯರ ಸ್ವಭಾವ ಸಂಪೂರ್ಣವಾಗಿ ಅವನಿಗೆ ಗೊತ್ತಿತ್ತು. ಅವರ ಆ ದ್ವೇಷ ಅಭಿಮಾನಗಳ ಪರಿಚಯವೂ ಸಾಕಷ್ಟಿತ್ತು. ಹಿಂದೊಂದು ದಿನ, ಆಚಾರ್ಯರ ಮನೆಯಲ್ಲಿ ಹಿಸ್ಯೆಯಾಗುವ ಗಡಿಬಿಡಿ ನಡೆದಿತ್ತು. ಅವರ ತಮ್ಮನ ಮಗ ನಾರಾಯಣಾಚಾರಿ ತನಗೆ ಪಾಲು ಸರಿಯಾಗಿ ಸಿಗಲಿಲ್ಲವೆಂದು ನ್ಯಾಯ ಹೂಡಿದ್ದ. ಉರೋಳಿಗಿನ ಹತ್ತು ಪ್ರತಿಷ್ಠಿತರನ್ನು ಕೂಡಿಸಿ ಆಚಾರ್ಯರು ತಮ್ಮ ಪಾಲಿಗೆಂದು ತೆಗೆದುಕೊಂಡಿದ್ದ ಏದು ಗುಂಟಿಯಪ್ಪ ಭೂಮಿ ತನಗೆ ಬೇಕೆಂದು ಹಟಹಿಡಿದಿದ್ದ. ಆಚಾರ್ಯರು ಅದು ದೂರೆಯಲಾರದೆಂದಿದ್ದರು. ಲಿಂಗಪ್ಪಗೌಡನಂತೆ ನಾರಾಯಣಾಚಾರಿಯೂ ದಾಯಿದಿಮತ್ತರ ಉಕ್ಕೆ ಒಂದು ಆ ಭೂಮಿಯನ್ನು ಬಿತ್ತಿ ಕೆಬಜಾ ಪಡೆದುಕೊಂಡಿದ್ದ. ಅದಕ್ಕಾಗಿ ಸಿಟ್ಟಿಗೆದ್ದ ಆಚಾರ್ಯರು ಕೋಟಿಗೆ ಹೋಗಿ, ಆ ಹೊಲವನ್ನು ತಮ್ಮಂತೆ ಮಾಡಿಕೊಂಡಿರಲಿಲ್ಲವೇ? ಶೇಷಪ್ಪನಿಗೆ ಈ ಕತೆ ಮರೆತಿರಲಿಲ್ಲ. ಈ ಸಂದರ್ಭದಲ್ಲಿ ಅದನ್ನು ನೆನಪು ಮಾಡಿಕೊಟ್ಟ.

"ಹೌದು ಶೇಷಪ್ಪ, ನೀ ಅನ್ನೂದು ಖಿರೆ. ಆದರ ಈಗ ಅದರಿಂದ ಆದದ್ದೇನು? ಅದ ಭೂಮಿ ನಾರಾಯಣಗ ಸಿಕ್ಕಿದ್ದರ ಅಂವಾ ಸುಖಿದಿಂದ ಇರತಿದ್ದನಲ್ಲ? ಮಕ್ಕಳೊಂದಿಗ್ನಾ, ಈಗ ಅನ್ನಾನ್ನುಗತಿಕ ಆದನೋ ಇಲ್ಲೋ? ಆ ನ್ಯಾಯದ ಸಲುವಾಗಿ ತನ್ನ ಪಾಲಿಗ ಬಂದಪ್ಪ ಆಸ್ತಿನೂ ಕಳಕೊಂಡ. ಈ ನ್ಯಾಯದೋಳಗ ನನಗೇನು ಸುಖಿ ಕಾಣವಲ್ಲದು. ಇಂಥಾ ನ್ಯಾಯ ನಡನಡದ ಉರ ಪರಿಸ್ಥಿತಿ ಹೀಗಂ ಗೂಡಲಗಂಟಿದ್ದು. ಅದೇನು ನನ್ನ ಮನಸ್ಸಿಗೆ ಬರವಲ್ಲದು ಬಿಡು" ಆಚಾರ್ಯರು ಅದೇ ಉದಾಸೀನತೆಯಿಂದಲೇ ಉತ್ತರವಿತ್ತರು.

ಕೊನೆಗೆ ಪಾರ್ವತೀವ್ಯಾನ ಮನಸೆಗೆ ಬಂದು, ಅವಳಿಗೆ ತಿಳಿಸಿಹೇಳಬೇಕೆಂದು ಶೇಷಪ್ಪ ಹಟಹಿಡಿದ. ಅಂದರಾದರೂ ಅವಳ ಗಾಬರಿಗೊಂಡ ಮನಸ್ಸು ತಣೆದೀತು ಎಂದು ಅವನ ಆಸೆ. ಏನಾದರೂ ಹೇಳ್ಣಿಮಗಳು! ಇಡೀ ಉರೇ ತನ್ನ ವಿರೋಧ ಕಣ್ಣಿದಂತೆ ಭಾಸವಾಗಿ ಹೋಹಾರಿದ್ದಾಳೆ. ಗೌಡರ ಮನಸೆತನ ಎಲ್ಲಿ ಹಾಳಾಗುವುದೋ ಎಂದು ಹೆದರಿದ್ದಾಳೆ. ಅವಳಿಗೆ ಧೈರ್ಯವನ್ನಾದರು ಹೇಳಬಹುದಲ್ಲ? ಅದರಲ್ಲೇನೂ ಅನ್ನಾಯವಿಲ್ಲವಲ್ಲ? ಆಚಾರ್ಯರು ಕ್ಷಣಿಮೊತ್ತು ಯೋಚಿಸಿ ಕೊನೆಗೆ ಈ ಮಾತಿಗೆ ಒಪ್ಪಿ ಶೇಷಪ್ಪನೊಡನೆ ಹೇರಬಂತಿ.

ಪಾರ್ವತೀವ್ಯಾನಾದಿತಿ ಶೇಷಪ್ಪ ಹೇಳಿದಂತೆಯೇ ಹೋಹಾರಿ ಕುಳಿತಿದ್ದಳು. ಇವರಿಬ್ಬರೂ ಅಲ್ಲಿಗೆ ಹೋದಾಗ ಮನಸೆಯಲ್ಲಿ ಬೇರಾರೂ ಇರಲಿಲ್ಲ. ಆಳಗಳೆಲ್ಲ ಕೆಲಸ ಮಾಡಿ ಮನಸೆಗಳಿಗೆ ಹೊರಟುಹೋಗಿದ್ದರು. ಕಾವಲಿಗೆಂದು ಇದ್ದ ಆಳಗಳು ಧಾರೆಯಲ್ಲಿಯೇ ಮಲಗಿದ್ದರು. ಒಂದು ಮಂಕು ದೀಪದ ಬೆಳಕಿನಲ್ಲಿ ಪಾರ್ವತೀವ್ಯಾನ ಚಿಂತಿಸುತ್ತ ಕುಳಿತಿದ್ದಳು. ಆಚಾರ್ಯರು ಬಂದೊಡನೆಯೇ ಅವಳಿಗೆ ದುಃಖ ಉಕ್ಕಿಬಂತು. ಬಿಕ್ಕಿಬಿಕ್ಕಿ ಅಳುತ್ತ ಎದ್ದು ಬಂದು ಆಚಾರ್ಯರ ಪಾದಗಳನ್ನು ಕೆಣ್ಣೆರಿನಿಂದ ತೊಳೆದಳು.

ಆಚಾರ್ಯರು ಅವಳಿದುರಿಗೇ ಕಂಬಕ್ಕಾತು ಕುಳಿತುಕೊಂಡು ತಮ್ಮ ವಿಚಾರಗಳನ್ನು ಹೇಳಿದರು. “ನೋಡು ಪಾರ್ವತೀವ್ಯಾನ, ಇಂಥಾ ಪ್ರಸಂಗದೊಳಗ ಈರ್ಜಾರ್ಕ ಬೀಳಬಾರದು ಅಂತ ಹೇಳಲಿಕ್ಕೇ ನಾ ಇಲ್ಲಿಗೆ ಬಂದಿನಿ. ಅದರಿಂದ ಯಾರಿಗೂ ಸುಖಾ ಆಗಿಲ್ಲ, ಆಗೂದುಲ್ಲ” ಎಂದು ಪ್ರಾರಂಭಿಸಿದರು.

ಶೇಷಪ್ಪನಂತೆಯೇ ಪಾರ್ವತೀವ್ಯಾನಿಗೂ ಆಶ್ಚರ್ಯವಾಯಿತು. “ಹಾಗಾರ ಆ ಪಿಶಾಚಿಗೆ ನನ್ನ ಮನ್ಯಾಗ ಕಾಲು ಹಾಕಗೊಡೂ ಅಂತ ಹೇಳತೀರ್ನೀ?” ಎಂದು ಸಾಶಂಕಳಾಗಿ ಕೇಳಿದಳು.

“ಅಷ್ಟ ಅಲ್ಲ, ಇದ್ದ ಎರಡು ಹಗೇ ತಗಿಸಿ, ಉರ ಜನರಿಗಲ್ಲಾ ಕಾಳ ಹಂಚಬೇಕೂ ಮತ್ತು ಈ ಭೂಮಿ ಲಿಂಗಪ್ಪನ ಉಡ್ಡಾಗ ಹಾಕಬೇಕೂ ಅಂತಾರ ಆಚಾರರು. ಅಲ್ಲ ಆಚಾರ, ಇಷ್ಟ ಹೆದರಿಕೊಂಡು ನಡೆಲಿಕ್ಕೆ ನಮಗೇನಾಗೇರಿ?” ಶೇಷಪ್ಪ ತನ್ನ ಮಾತನ್ನೂ ಹೇಳಿದ. ಗೌಡಿತಿಯೆದುರು ತನ್ನ ವಾದ ಸುಗಮವಾದಿತೆಂದು ಅವನ ಆಸೆಯಾಗಿತ್ತು.

“ಹೆದರಿಕಿ-ಪದರಿಕಿ ನನಗ ಗೊತ್ತಿಲ್ಲ ಶೇಷಪ್ಪ, ಉರ ಭೂಮಿ ಪಡಾ ಬಿದ್ದು, ಉರ ಜನರು ಹೊಟ್ಟಿಗಿಲ್ಲದ ಸಾಯಬಾರದೂ ಅಂತ ನನ್ನ ವಿಚಾರ. ಗೌಡರ ಭೂಮಿ ಉರಿಗೇ ಸೇರಿದ್ದು, ಅಂದಮ್ಮಾಲೆ ಅದರ ಸಲುವಾಗಿ ಇಷ್ಟ

ಹಟ್ಟಾ ಹಿಡಿಬಾರದು ಅಂತ ನನಗನಸ್ತದ್” ಎಂದು ಹೇಳಿ ಆಚಾರ್ಯರು ಸುಮೃದ್ಧಾದರು. ಶೇಷಪ್ಪ ಹಾಗೂ ಪಾರ್ವತೀವೀಗೆ ಆಚಾರ್ಯರ ಮಾತೇ ಬಿಲಕ್ಕೊವೆನಿಸಿದವು. ಇವರ ತಲೆ ಕೆಟ್ಟಿರುಹುದೇ ಒಂಬ ಸಂಶಯವೂ ಬಂತು. ಪಾರ್ವತೀವೀಗೆ, ಎಲ್ಲಿ ಇವರು ಲಿಂಗಪ್ಪನ ಪಟ್ಟಕ್ಕೆ ಸೇರಿದಾಗೋ ಎಂದು ಹೆದರಿಕೆಯಾಯಿತು. ಆದರೆ ಆಚಾರ್ಯರ ಮಾತಿನಲ್ಲಿಯ ಕಳಕಳಿ ಅಂತಃಕರಣದ ಎಷ್ಟೆ ಅನ್ಯಾದ್ಯತವಾಗಿದ್ದವು. ಅವರ ಕಣ್ಣಗಳಲ್ಲಿ ಕರ್ಪಟಭಾವ ಸ್ವಲ್ಪವೂ ಇರಲಿಲ್ಲ.

ಪಾರ್ವತೀವೀ ಅವರ ಮಾತನ್ನು ಒಪ್ಪುವಂಥ ಸ್ತ್ರಿಯಲ್ಲಿರಲಿಲ್ಲ. ಒಂದರ ಮೇಲೊಂದು ನಡೆದ ಈ ಘಟನೆಗಳು ಅವಳ ಅಭಿಮಾನವನ್ನು ಮತ್ತೆ ಕೊಳಿದ್ದವು. ತನ್ನ ಹಗೆ ಲೂಟಿ ಮಾಡಿಸಿ, ಭೂಮಿಯನ್ನು ವಶಪಡಿಸಿಕೊಳ್ಳಲೆಂದು ಬಂದವರ ಮೇಲೆ ಸೇಡು ತೀರಿಸಿಕೊಳ್ಳದೆ ಅವಳಿಗೆ ಸಮಾಧಾನವಿರಲಿಲ್ಲ. ಗೌಡರ ಮನಸೆನ ಎಂದೋ ಈ ಕ್ಷಾತ್ರಕ್ಕೆ ಹೆಸರಾಗಿತ್ತು. ಸುಮೃದ್ಧಿ ಮೈಮೇಲೆ ಬಂದವರಿಗೆಲ್ಲ ಮಣಿಯತ್ತ ಹೋಗಿ, ಇದ್ದುಬಿದ್ದದನ್ನುಲ್ಲ ಅವರ ಪಾದಗಳಿಗೆ ಸಮರ್ಪಿಸಿಬಿಟ್ಟರೆ ಸ್ವರ್ಗದಲ್ಲಿದ್ದ ಶಂಕರಪ್ಪಗೌಡರೇನೆಂದಾರು?

“ಅದು ಸಾಧ್ಯ ಇಲ್ಲ ಆಚಾರ್ಯಪ್ಪ. ನನ್ನ ಮನಸ್ಸು ಕುದ್ದೆಯಾಗಿ. ಗೌಡಿತಿ ಸಿಟ್ಟಿಗೆದ್ದರ ಏನಾದೀತು ಅಂತ ಅವರಿಗೆಲ್ಲಾ ತೋರಿಸಿಕೊಡಬೇಕಾಗೇತಿ. ಖಲಕಣ್ಣಾರು ಹೇಳಿದ್ದುಂಗ ಸರಕಾರಕ್ಕೆ ನಾ ಅರ್ಜಿ ಕೊಟ್ಟರ ನನ್ನ ಮ್ಯಾಗ್ ನೀವು ಸಿಟ್ಟಿಗೇಳೂದುಲ್ಲ ಹೌದಲ್ಲಿ?” ಪಾರ್ವತೀವೀನ ದನಿಯಲ್ಲಿ ಕೇವಲ ಆವೇಶವಿಷ್ಟೇ ಇರಲಿಲ್ಲ, ತೀವ್ರಾದ ಕಳಕಳಿಯಿತ್ತು.

ಆಚಾರ್ಯರು ನಸುನಕ್ಕೆರು. ಆದರೂ ಕಣ್ಣ ಕೊನೆಗೆ ಎರಡು ಹನಿ ಉದುರಿದವು. ಅವನ್ನು ಬೆರಳಿಂದ ಮಿಡಿದು, “ನನಗ್ಗಾಕ ಸಿಟ್ಟು ಪಾರ್ವತೀವೀ? ನಿನ್ನ ದಾರೀ ನೀ ಹಿಡಿಲಿಕ್ಕೆ ನೀ ಸ್ವತಂತ್ರ ಇದ್ದೀದಿ. ಅದರಿಂದ ಒಳ್ಳೆದಾಗೂದುಲ್ಲ ಅಂತ ಹೇಳಿಂದು ನನ್ನ ಕರ್ತವ್ಯ ನಾ ಹೇಳಿದೆ. ಆದರ ಒಂದು ಮಾತು ಇನ್ನೂ ಹೇಳತ್ತಿನಿ. ಉರ ಪರಿಸ್ಥಿತಿ ತೀರಾ ಕೆಟ್ಟದ. ಉರೊಳಗ ದೆವ್ವ ಹೊಕ್ಕಾಂಗ ಆಗೇದ. ನಾಳೆ ಏನಾದೀತು ಹೇಳಲಿಕ್ಕೆ ಬರೂದುಲ್ಲ. ಅದಕ ನೀನು ಅನಕಾ ಕೆಲವು ದಿವಸ ಉರು ಬಿಟ್ಟು ಹೋಗಬೇಕು. ಮಕ್ಕಳು ಇನ್ನೂ ಸಣ್ಣವು, ನೀ ಒಬ್ಬಕೀನೆ ಇಲ್ಲಿ ಇರೂದು ಸುರಕ್ಷಿತ ಅಗಲಿಕ್ಕಿಲ್ಲ” ಆಚಾರ್ಯರು ಕಣಿ ಹೇಳುವಂತೆ ನುಡಿದರು. ನಿಟ್ಟಿಸಿರಿನ ಭಾರದಿಂದ ಮಾತುಗಳೂ ಇನ್ನೂ ಭಾರವಾಗಿ ಹೊರಬಂದವು.

ಪಾರ್ವತೀವೀ ಆಚಾರ್ಯರ ಹೋಗ ನೋಡಿದಳು. ಅಲ್ಲಿ ಭಯದ

ಸಂಕ್ಷಯೋದಸ್ಯ ಬಿಟ್ಟರೆ ಬೇರೇನೂ ಕಾಣಲಿಲ್ಲ. ಶೇಷಪ್ಪನ ಮುಖ ನೋಡಿದಳು. ಅವನೂ ಗರಹೊಡಿದಂತಿದ್ದು. ತನಗೆ ಬಂದಿರುವದಾದರು ಏನು? ಸಂಕಟ ಉಕ್ಕೆ ಬಂದಿತು. ಕಣ್ಣೀರು ತುಳುಕಿದವು. ಸೇರಗು ಮುಖಕ್ಕೆ ಹಾಕಿಕೊಂಡು ಬಿಕ್ಕಿದಳು. ಆ ಸಂಕಟ ಸಮಯದಲ್ಲಿ ಶೇಷಪ್ಪ ಹಾಗೆ ಆಚಾರ್ಯರೂ ಕೂಡ ತನ್ನ ದುರ್ದೈವದ ಮೂರ್ತಿಗಳಂತೆಯೇ ಕಂಡರು. ವಾತಾವರಣ ನಿಜವಾಗಿಯೂ ಭೀಕರವಾಗಿದೆಯೇ? ಹಾಗಿದ್ದರೂ ಧೈಯರ್ ಹೇಳುವ ರೀತಿಯೇ ಇದು? ಗೌಡರ ಮನೆತನದ ಮರ್ಯಾದೆಯನ್ನು ಅಂಗ್ರೇಯಲ್ಲಿಟ್ಟು ಸಂರಕ್ಷಿಸುತ್ತೇವೆಂದು ಶಂಕರಪ್ಪಗೌಡರಿಗೆ ಮರಣಕಾಲದಲ್ಲಿ ವಚನವಿತ್ತ ಏರರೇ ಇವರು? ತಾನೆಂದರೆ ಕೇವಲ ಅನಾಥಳಾದ ಹಣ್ಣಿಂದು ಮಾತ್ರ ಇವರ ತಿಳುವಳಿಕೆಯೇ? ತಾನು ಕೇಳಿದ್ದು, ತನ್ನ ರಕ್ಷಣೆಯಲ್ಲ, ಮನೆತನದ ಮಾನರಕ್ಷಣೆ. ಅದು ಉರಿನ ಹೊಣೆಯಿಂದೇ ತಾನು ಇವರನ್ನಲ್ಲ ಕೇಳಿಕೊಳ್ಳುವದು. ಹೃಯತ್ಕರವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪಾರ್ವತೀವೈ ನಿಬಂಧಳಾಗಿಲ್ಲ ಎಂದು ಇವರಿಗೂ ತೋರಿಸಿಕೊಡಬೇಕು.

“ಲಗ್ನ ಆಗಿ ಮನಿಗೆ ಕಾಲ ಹಾಕಿದಾರಿ ತಿರುಗಿ ತವರುಮನಿಗೆ ಹೊಡಾ ಕಾಲ ಹಾಕಿಲ್ಲ ಆಚಾರೆಪ್ಪ. ನನ್ನ ಗಂಡ ಇದನ್ನೆಲ್ಲಾ ಒಪ್ಪಿಸಿ ಹೋಗಾಗ್ನಿ. ನಾ ಬಿಟ್ಟ ಹೋದರ ವಾಡೇದಾಗ ನಾಯಿ ಅಡ್ಡಾಡ್ಪಾವು. ಇದ ಉರಾಗ ಇನ್ನೊಬ್ಬರ ಮೆಟ್ಟಿಗಟ್ಟೇ ಮುಟ್ಟಿಲ್ಲ, ಇನ್ನ ಉರಿಗೆ ಹೋಗಬೇಕೇ? ಇನ್ನೇನು ಮಕ್ಕಳ ಕೆಳಸೂ ಅಂದರ ಬೇಕಾರ ಕಳಸತೀನಿ” ಗೌಡಿತಿ ಅಜಲ ನಿಧಾರದಿಂದ ಹೇಳಿದಳು.

“ಹಂಗ ಆಗಲಿ, ಅದನ್ನಾರ ಮಾಡು. ನಾಳಿಂದ ನಾಳೇ ಹುಡುಗರನ್ನ ಉರಿಗೆ ಕಳಿಸಿಬಿಡು. ತಡಾ ಮಾಡಬ್ಬಾಡ. ಇದೊಂದು ಮಾತು ನಡಸು.”

“ನಡಸತೀನಿ ಆಚಾರೆಪ್ಪ ನಡಸತೀನಿ. ಅದು ನನ್ನ ಧರ್ಮ ಏತಿ. ಆದರ ಉರ ಬಿಟ್ಟು ಹೋಗೂ ಅನ್ನೂ ಮಾತ ಆಡಬ್ಬಾಡ್ರಿ. ಹುಡುಗರನ್ನ ನಾಳೇ ಅವರ ಸ್ವಾದರಮಾವನ ಹಂತ್ಯಾಕ ಕಳಿಸಿಬಿಡತೀನಿ. ನಾನ ಮನೀ ಕಾವಲಿಗೆ ನಿಲ್ಲತೀನಿ. ನನ್ನ ಎಲುಬು ಗ್ರಾಡ್ಪಾಗ ಹುಗದರು ಮನೀ ಬಿಟ್ಟು ಹೋಗಾಕೆಲ್ಲ. ಸಿಟ್ಟಿಗೇಳಬಾರದು ಆಚಾರೆಪ್ಪ. ಮನೆತನದ ಮಾನಾ ಕಾಯೂದು ನಂದೂ ಹೊಣಿ, ನಿಮ್ಮುದೂ ಹೊಣಿ. ಕುಲಕಣ್ಣಾರ, ಅಜ್ಞ ಬರೀರಿ. ಲೂಟ ಮಾಡಿಸಿದವರ ಕ್ಕೆಗೆ ಸಾಲಬೇಡಿ ಹಾಕಿದ್ದನ್ನ ಈ ಕಣ್ಣು ಕಾಣಬೇಕಾಗೇತಿ. ಗೌಡರ ಮನೀ ಗೊಡವಿಗೆ ಬಂದರ ಏನಾದೀತು, ಒಮ್ಮೆ ಅವರಿಗೆ ತಿಳಿಲೀ” ಎಂದು ಗೌಡಿತಿ ಅದೇ ಆವೇಶದಿಂದಲೇ ಹೇಳಿದಳು. ಏನು ಹೇಳಿದರೂ ಅವಳ ಅಭಿಮಾನ

ಕರಗುವಂತಿರಲ್ಲ. ಸಾರಾಸಾರ ವಿವೇಕವನ್ನೂ ಮೀರಿದ ಉತ್ತರ ಆವೇಶ ಅದು. ಎಲ್ಲಿಲ್ಲದ ಧೈರ್ಯವನ್ನೂ ಅದು ತಂದುಕೊಟ್ಟಿತ್ತು. ತಾನು ಮಾತಾಡಿದ್ದಲ್ಲ ನಿಷಾರ್ಥಕವಾದದ್ದೇ ಎಂಬ ಶೀವಿಯಲ್ಲಿ ಹೇಳಿದಳು. ಅವಳ ಭಾಳಿನ ಸತ್ಯವೆಲ್ಲ ಒಟ್ಟುಗೂಡಿ ಬಂದು ಈ ಮಾತುಗಳನ್ನಾಡಿಸಿತ್ತು. ಮೊದಲಿನ ಪಾರ್ವತೀವ್ಯಾಸ ಈಗ ಇರಲ್ಲಿಲ್ಲ. ಈ ಹೆಣ್ಣಿನ ದೈನ್ಯ, ಹೆಡರಿಕೆ ಮಾಯವಾಗಿದ್ದವು. ಅವಳ ದನಿಗೆ ವಜ್ರಲೇವವಾದಂತಿತ್ತು. ಅದು ಗೌಡರ ಮನೆತನದ ವೃತ್ತಿಪ್ಪುವೋ ಏನೋ, ಶಂಕರಪ್ಪ ಗೌಡರೂ ಸಾಯುವ ಪೂರ್ವದಲ್ಲಿ ಹೀಗೆಯೇ ಮಾತಾಡಿರಲ್ಲವೇ? ಅಚಾರ್ಯರಿಗೆ ಆ ಸಂಗತಿಯಲ್ಲ, ಅದೇ ವಿವರಗಳನ್ನೂ ಗೊಂಡು ಕಣ್ಣ ಮುಂದೆ ಕಟ್ಟಿದಂತಾಯಿತು.

ಯಾರೂ ಏನೂ ಹೇಳುವಂತಿರಲ್ಲ. ಪಾರ್ವತೀವ್ಯಾಸ ಸುಮೃದ್ಧಾದಳು. ಅಚಾರ್ಯರೂ ಮಾತನಾಡುವ ಸ್ಥಿತಿಯಲ್ಲಿರಲ್ಲ. ಶೇಷಪ್ಪನಿಗೇನೋ ತನ್ನ ವಾದ ಗೆದ್ದಂತಾಗಿ ಸಂಕೋಷವೇ ಆಗಿತ್ತು. ಆದರೆ ಇಂಥ ಸಂಕೋಷ? ಪಾರ್ವತೀವ್ಯಾಸ ಈ ರಭಸವನ್ನು ನೋಡಿದಾಗ ಅವನಿಗೂ ಒಳಗಿಂದೊಳಗೇ ಹೆಡರಿಕೆಯಾಗಿತ್ತು. ಸುಮೃದ್ಧಿ ಆಚಾರ್ಯರ ಮಾತಿನಂತಹೇಯೇ ಏಕೆನಡೆ ಕೊಳ್ಳಲಿಲ್ಲವೋ ಎಂದೆನಿಸಿತ್ತು. ಇಡೀ ಉರನ್ನೇ ಆಹ್ವಾನಿಸುವ ಅವಳ ಧೈರ್ಯ ಅಸಾಮಾನ್ಯವಾಗಿತ್ತಾದರೂ, ಅದು ಅಪಾಯವನ್ನು ಕೈಮಾಡಿ ಕರೆಯುವಂತಿತ್ತು, ಜನರ ಕೇಳುತನ ಅವಳ ಸಹನೆಯನ್ನೇ ಪರೀಕ್ಷೆಸಿತ್ತು; ಅವಳ ಸತ್ಯಪನ್ನೇ ಒರೆಗೆ ಹಚ್ಚಿತ್ತು. ಹೆಣ್ಣಿನ ಅಪಮಾನ ಇದಕ್ಕೂ ಹೆಚ್ಚು ಇನ್ನೇನಾಗಬೇಕು?

ಸರಿರಾತ್ಮಿಯಾಗಿತ್ತು. ಶೇಷಪ್ಪ ಆಚಾರ್ಯರಿಬ್ಬರೂ ಅಲ್ಲಿಂದೆದ್ದು ಹೊರಟರು. ಓರೆಗಳೆಲ್ಲ ನಿಜನವಾಗಿದ್ದವು. ಆದರೆ ಏನು ಹುಟ್ಟು ತುಂಬಿತೋ ಉರ ನಾಯಿಗಳೆಲ್ಲ ಸ್ವರ್ಥ ಹೂಡಿದವರಂತೆ ಅಖಿಂದವಾಗಿ ಬೊಗಳುತ್ತಿದ್ದವು. ಶೇಷಪ್ಪ ಆಚಾರ್ಯರಿಗೆ ಹೇಳುತ್ತ ನಡೆದಿದ್ದ.

“ಮಹಾ ಅಭಿಮಾನಿ ಹೇಣಮಗಳು? ನಿಮ್ಮ ಮಾತಿಗೆ ಆಕಿ ಒಪ್ಪಲಿಕ್ಕಿಲ್ಲ ಅಂತ ಹೇಳಿದ್ದಾಗಂ ಆತು ನೋಡಿ ಆಚಾರ! ಏನ ಆಗಲಿ ಅರ್ಚ ಕೊಡಂತ ಹೇಳಾಳ, ಅಪ್ಪ ಕೊಡತೀನಿ. ಈ ಲಿಂಗಪ್ಪ, ಪಡದಪ್ಪ, ಇವರೆಲ್ಲ ಜ್ಯೇಲ ಕಾಣಾಹಾಂಗ ಮಾಡತಿನಿ. ಕುಲಕರ್ನಿಕಿ ದಪ್ಪರ ಹೋದರೆನಾತು ಆಚಾರ? ಅದಿಲ್ಲದಿದ್ದರೂ ಶೇಷಪ್ಪ ಏನ ಮಾಡಬಲ್ಲ ತೋರಸತೀನಿ.”

ಆಚಾರ್ಯರು ಈ ಒಟಗುಬ್ಬಿವದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಅವರ ಲಕ್ಷ್ಯವೆಲ್ಲ ಭವಿಷ್ಯದ ಮುಸಕನ್ನು ಓಸರಿಸಿ ನೋಡುವದರಲ್ಲಿ ತೊಡಗಿತ್ತು.

ಳಳ

ಲಿಂಗಪ್ಪಗೌಡ ತಾಲೂಕಿನಿಂದ ಮರಳಬಂದಾಗ ವಾಲೀಕಾರ ಮಲ್ಲ ಉರಲ್ಲಿ ಇರಲ್ಲಿ, ಗೌಡಿತಿ ಬರೆಸಿಕೊಟ್ಟ ಅರ್ಚಿಯನ್ನು ಫೌಜದಾರರಿಗೆ ಮುಟ್ಟಿಸಲು ಅವನು ಹೊರಟುಹೋಗಿದ್ದ. ಈ ಸುದ್ದಿಯನ್ನು ಕೇಳಿ ಲಿಂಗಪ್ಪಗೌಡನಿಗೆ ಸಿಟ್ಟು ಬಂತು. ಭೂಮಿಯ ಕಬಜ್ಞ ತಾನು ಪಡೆಯದಂತೆ ಗೌಡಿತಿ ಈ ಆಟವನ್ನು ಹೂಡಿರೆಚೇಕೆಂದು ಅವನ ತರ್ಕ. ಪಡದಯ್ಯನವರಿಗೆ ಈ ಸುದ್ದಿಯನ್ನು ಹೇಳಿದಾಗ ಅವರು, “ಇದಕ್ಕಾಕ ಚಿಂತಿ ಮಾಡತೀರಿ? ಫೌಜದಾರ ಅರ್ಚಿ ಮುಟ್ಟಿದ ಶೂಡಲೇ ಬಂದರೂ ನಾಳೆ ಬರತಾನು, ಇಂದ ರಾತ್ರಿನ ಗೌಡರ ಬಿತ್ತಿದ ಭೂಮಿ ಹರಗಿಸಿಬಿಡುಣಿ. ಫೌಜದಾರ ಬಂದು ಭೂಮಿಗೆ ಶೂರಿಗಿ ಕಳೆಸಬ್ಬಾಡಿ ಅಂದರ, ಬೀಜಗಾಣದ ಪಡಬಿಳತ್ತೆತಿ ಅಂತ ಹೇಳಿ ಅವನಿಂದ ಬಿತ್ತಾಕ ಪರವಾನಿಗಿ ತೋಗೆಳಬ್ಬಣಿ. ರಾತ್ರಿ ಹೊತ್ತು ಮುರುದು ಬಿತ್ತಾದೂ ಪಾಡ ಆಗಾಣಿಲ್ಲ. ಇಂತ ಈಗಿನಿಂದ ಈಗ ಹರಗಿಬಿಡುಣಿ” ಎಂದು ಸಮಾಧಾನ ಹೇಳಿದರು.

ರ್ಯಾತರೆಲ್ಲ ಲಿಂಗಪ್ಪಗೌಡನೋಡನೆ ಅದೇ ಬಂದಿದ್ದರು. ತಗಾಯಿ ಸಾಲದ ರೂಪಾಯಿಗಳ ಹಮ್ಮಣಿಯನ್ನು ಟೊಂಕದಿಂದ ಬಿಷ್ಟುವ ಮೊಡಲೇ, ರಾತ್ರಿ ಕುಂಟಿ-ದಿಂಡು, ಎತ್ತುಗಳನ್ನು ತೆಗೆದುಕೊಂಡು ಹೊಲಕ್ಕೆ ಬರಬೇಕೆಂದು ಪಡದಪ್ಪನವರಿಂದ ಕರೆ ಬಂದಿತು. ಹಮ್ಮಣಿ ಬಿಷ್ಟಿಟ್ಟು ಉಣಿ ಮಾಡಿದ ಶೂಡಲೇ ಪಡದಯ್ಯನವರ ಆಜ್ಞಾನುಸಾರವಾಗಿ ಹೊರಡಲೇಬೇಕಾಗಿತ್ತು.

ಇನ್ನೇನು, ದೀಪವಾರಿಸಿ ಉಂಟಿಲ್ಲ ಮಲಗುವ ಹೊತ್ತಾಗಿತ್ತು. ಲಿಂಗಪ್ಪನೂ ಉಣಿ ಮಾಡಿ ಸಜ್ಜಾಗಿದ್ದ. ಅವನ ಧುರೀಣತ್ವದಲ್ಲಿ ನಾಲ್ಕುತ್ತು ಜರೆ ಎತ್ತುಗಳು, ಗೌಡರ ಮಸಾರಿ ಭೂಮಿಯಲ್ಲಿ ಬಿತ್ತಿದ್ದನ್ನು ಹರಗಿ ಸ್ವಜ್ಞಮಾಡಲು ಹೊರಟಿದ್ದವು. ಹೊಲೆಯನೊಬ್ಬು ಹಿಡಿದ ಹಿಲಾಲಿನ ಬೆಳಕಿನಲ್ಲಿ ಲಿಂಗಪ್ಪನ ಮುಖ ಕೂರವಾಗಿ ಕಾಣತ್ತಿತ್ತು. ಗೌಡರ ವಾಡೆಯನ್ನು ವಶಪಡಿಸಿ ಕೊಳ್ಳಬೇಕಾದಾಗ ತೋರಿಸಿದ ಹೇಡಿತನವನ್ನು ಇನ್ನು ಮುಂದೆ ತೋರಿಸಲಾಗದೆಂದು ಅವನು ನಿಶ್ಚಯಿಸಿಕೊಂಡಂತಿತ್ತು. ತಾನೂ ಆಸ್ತಿವಂತನಾಗಿ ಮೆರೆಯಬೇಕೆಂಬ ಹಂಬಲ ದೆವ್ವಾಗಿ ಕಾಡುತ್ತಿತ್ತು. ಅಧಿಕಾರದಿಂದ ಮೊದಲುಗೊಂಡು ಎಲ್ಲವನ್ನೂ ಗೆದ್ದೇ ಪಡೆಯಬೇಕಾಗಿತ್ತು. ಸತತ ಪ್ರಯತ್ನದಲ್ಲಿ ಗೆಲುವಿನ ಬೀಜ ಇದ್ದೇ ಇದೆ ಎಂಬುದು ಇತ್ತೀಚೆಗೆ ಅವನು ಅನುಭವಿಸಿದ ಸತ್ಯವಾಗಿತ್ತು.

ಅವನ ಜೊತೆಗೆ ರ್ಯಾತರೂ ಹೊರಟರು. ಯಾರಿಗೂ ಉತ್ಸಾಹವಿರಲಿಲ್ಲ. ಏನೋ ಮಾಡಬಾರದ ಕೆಲಸವೊಂದನ್ನು ಮಾಡುತ್ತಿದ್ದೇವೆಂಬ ಪ್ರಜ್ಞೆ ಎಲ್ಲರಿಗೂ

ಇತ್ತು. ಆದರೆ ಗೌಡರು ಕೊಡಿಸಿದ ಹಣ ವಾದದ ಬಾಯಿಯನ್ನು ಮುಚ್ಚಿತ್ತು. ಇರುಳಿನ ಕತ್ತಲ್ಲಿ ಪಾಪಪ್ರಜ್ಞೀಯನ್ನು ಮುಚ್ಚಿದಬಹುದಾಗಿತ್ತು. ತಮ್ಮ ಜೊತೆಗೆ ಬಂದವರ ಸಹವಾಸದಲ್ಲಿ ಅದನ್ನು ಸಹಜವಾಗಿ ಮರೆಯಬಹುದಾಗಿತ್ತು. ಸಹವಾಸದ ಬಲ ಪಾಪಕ್ಕೆ ಅವಶ್ಯವಾಗಿರುವಂತೆ ಪುಣ್ಯಕ್ಕಿರುವುದಿಲ್ಲ. ಪುಣ್ಯ ಆತ್ಮ ಸಕ್ಷದ ಮೇಲೆಯೇ ಕಾಲೂರಿ ಬೆಳೆಯಬಲ್ಲದು. ಪಾಪಿಗೆ ಇನ್ನೊಬ್ಬ ಪಾಪಿಯ ಅವಶ್ಯಕತೆ ಇದ್ದೇ ಇದೆ.

ಪಡದಪ್ಪನವರು ಮಾತ್ರ ಇವರ ಜೊತೆಗೆ ಹೋಗಲಿಲ್ಲ. ಈ ಸುದ್ದಿ ಹತ್ತಿ ಯಾರಾದರೂ ಹರಗುವವರನ್ನು ತಡೆಯಲು ಹೋಗುತ್ತಿದ್ದರೆ, ಅವರನ್ನು ತಡೆಯಲು ಇರಲಿ ಎಂದು, ಆ ಕೆಲಸವನ್ನು ನಿರ್ವಹಿಸಲು ಹೊಲೆಯರ ಹಾಗೂ ಕೂಲಿಕಾರರ ಕಾದಿಟ್ಟ ಸ್ವೇಸ್ಯದೊಡನೆ ಅವರು ಮರದಲ್ಲಿಯೇ ಇದ್ದರು. ಹರಗಲು ಹೋಗುವವರನ್ನು ಧರ್ಮಪೀಠದಿಂದ ಶ್ರೀರವಾದಿಸಿ ಕಳಿಸಲು ಅವರು ಮರೆತಿರಲಿಲ್ಲ.

ಮರದಲ್ಲಿಯೂ ಸಾಕಷ್ಟು ಜನರಿದ್ದರು. ಅದರಲ್ಲಿಯೂ ಪಡದಯ್ಯನವರ ನಷ್ಟಿನ ಶಿಷ್ಯರೇ ಇದ್ದರು. ‘ಶ್ರೀರವ್ರಿದ್ಧಿ’ ದ ಕಾಯಿಗಳು ಒಂದರ ಮೇಲೊಂದರಂತೆ ಸುತ್ತಾಡಿದವು. ಅದರ ಜೊತೆಗೆ ಹಗುರ ಮಾತುಗಳಿಗೂ, ಕುಚೇಷ್ಟೆಗಳಿಗೂ ಕಡಿಮೆಯಿರಲಿಲ್ಲ. ಶ್ರೀರವ್ರಿದ್ಧಿ ಕುಡಿದಾಗ, ಅದೂ ನಿಶಯೇರಿದಾಗ ಅಪ್ಪನವರ ಬಾಯಿಂದ ಹೊರಡುವ ವಾಕ್ಯಗಳನ್ನು ಕೇಳಲು ಶಿಷ್ಟಗಳವೆಲ್ಲ ಆಶುರವಾಗಿ ಕುಳಿತಿತ್ತು.

ಶೀಫ್ರೋತ್ಸಮನಾದ ಕಮತಿಗರ ಕರಿಯನಿಗೆ, ಮನೆಯಲ್ಲಿ ಹೆಂಡತಿ ಹೇಳಿದ ಒಂದು ಮಾತಿನಿಂದ ಒಂದು ವಿಚಾರ ಹೊಳೆದಿತ್ತು. ಈ ಬಗ್ಗೆ ಅಪ್ಪನವರ ವಾಕ್ಯ ಏನು ಹೊರಡುತ್ತದೆಂಬುದನ್ನು ಕೇಳುವುದು ಅವಶ್ಯವಾಗಿತ್ತು. ಪರಣಿಯಲ್ಲಿ ಶ್ರೀರವ್ರಿದ್ಧಿವನ್ನು ಸುರುವಿಕೊಟ್ಟೇ ಕೊಟ್ಟಿ ಆಮೇಲೆ ವಿನಮ್ಮಿಭಾವದಿಂದ ಅಡ್ಡಿದ್ದು, “ಯಪ್ಪಾ, ಗೌಡರ ಭೂಮಿ ಕಬಜಾ ಬರಾಣಾ, ವಾಡೇದ ಕಮತಿಗ್ಯಾರನೆಲ್ಲಾ ನೇಮಿಸಿಕೊಂಡು ಗೌಡರು ಕಮತಾ ಇಡತಾರು ಅಂತ ಹೇಳಿದ್ದಿರಿ. ಮತ್ತು ಈಗ ಹರಗಾಕ ಬರೇ ರೈತರನ ಕಳಿಸಿದಿರಿ. ನಾಳೆ ಅವರೆಲ್ಲಾ ತಮಗ ಭೂಮಿ ಕೋರಲೆ ಕೊಡಬೇಕೂ ಅಂದರ, ಇಲ್ಲಾ ಅನಲಾಕ ಬಂದೀತರೇ? ನಮಗ ಮುಂದಿನ ಹಾದಿ ಏನರೀಯಪ್ಪಾ?” ಎಂದು ಬಿನ್ನವಿಸಿಕೊಂಡ.

ಪಡದಯ್ಯನವರು ಇಂದು ಬೇಕೆಂದೇ ಹೆಚ್ಚು ಶ್ರೀರವ್ರಿದ್ಧಿವನ್ನು ಸೇವಿಸಿರಲಿಲ್ಲ. ಆದ್ದರಿಂದ ಅವರಿಗೆ ನಿಶಯೂ ಆಗುವಂತಿರಲಿಲ್ಲ. ಶಿಷ್ಟೋತ್ಸಮನ

ನುಡಿಗಳನ್ನಾಲ್ಲಿಸಿದರು. ಆದರೆ ಆಲಿಸದಂತೆ ಆಲಿಸಿದರು. ಅವನು ಮಾತಾಡಿದ್ದಲ್ಲ ಅವರಿಗೆ ಅರ್ಥವೂ ಆಗಿತ್ತು. ನೇರವಾಗಿ ಹೇಳಿದರೆ ಪ್ರಯೋಜನವಿಲ್ಲವೆಂದೆನಿಸಿದ್ದರಿಂದ ಈಗ ಅವಶಾರ ಪ್ರಕಟವಾಗಬೇಕಾಗಿತ್ತು. ಕಣ್ಣ ಅರೆತೆರೆದು ಮುಚ್ಚಿದವು; ಅಧರಗಳು ನಿಯಮಿತವಾಗಿ ಕಂಪಿಸಹತ್ತಿದವು; ಭೂಲಕ್ಷೆಗಲು ಆಕುಂಬಿತವಾದವು. ಹೊದಲು ಕೇವಲ ‘ಹಾಂ’ ಎಂಬ ಗುಡುಗು ಮಾತ್ರ ಕೇಳಬಂತು. ಶಿಷ್ಟರೆಲ್ಲರೂ ಸಾವಧಾನರಾಗಲು ಕೊಟ್ಟ ಸೂಚನೆಯಿದು. ಮರುಕ್ಷಣಾದಲ್ಲಿ ಕಣ್ಣ ತೆರೆದವು. ಕರಿಯನೆಡಿಗೆ ಕಟ್ಟಾಕ್ಷವಿಕ್ಕೇಪವಾಯಿತು. ಅವನು ಭಕ್ತಿಭಾವದಿಂದ ಕೈಸೋಡಿಸಿದ.

“ಮಗನೇ ಕೇಳಿ, ನಿನ್ನ ಭೂಮಿ ನಿನ್ನ ಪದರಾಗ ಏತಿ. ಜ್ಞಾನದ ನಿಟ್ಟಿಹಚ್ಚುತ್ತಿ” ಎಂದು ಗಜೀಸಿದರು. ಅದನ್ನು ಲಕ್ಷ್ಯಗೊಟ್ಟು ಕೇಳಿದ ಕರಿಯನಿಗೂ ಏನೂ ತಿಳಿಯಲ್ಲ. “ಭೂಮಿ ಲಾಖನಿಗೆ ಹಿಡಿದ ರೈತರು ಕುಂಟಿ ಹೂಡಿ ಹರಗಿ ಇಟ್ಟಾರೆಯಪ್ಪಾ. ಭೂಮಿನ ಇಲ್ಲದಾಗ ಜ್ಞಾನದ ನಿಟ್ಟಿಹಚ್ಚುತ್ತಿ ಅಂತೇದಿ. ಒಡಪಟ್ಟಿ ಮಾಡಿ ಹೇಳಿಯಪ್ಪಾ” ಎಂದು ಅರ್ಥಕ್ಕಾಗಿ ಅಂಗಲಾಚಿದ.

“ಬಿತ್ತಿದಪ್ಪು ಬೆಳೆ ತಿನಾಳೆಲ್ಲ. ಹಮ್ಮಣಿ ಮನ್ಯಾಗ ಇಟ್ಟಾವಗ ಅದು ಕಾಣಾರೆಲ್ಲ. ರಾತ್ರಿ ಮಾಡಿದವನ ಬಾಯಾಗ ಮಣ್ಣ; ನಿನ್ನ ಮನ್ಯಾಗ ಬಂದ ಬೀಳತ್ತೆತ್ತಿ ಹೊನ್ನು” ಮತ್ತೊಮ್ಮೆ ದೃವವಾಕ್ಯದ ಆರ್ಥಿಕ ಕೇಳಬಂತು.

ಇದರಿಂದ ಕರಿಯ ಮತ್ತುಪ್ಪು ಗೊಂದಲದಲ್ಲಿ ಬಿದ್ದ. ಅಪ್ಪನವರ ಮಹಿಮೆಯೇ ಆಗಮ್ಯವಾದದ್ದು. ಅವರು ಹೇಳಿದ್ದನ್ನು ಮನಸ್ಸಿನಲ್ಲಿಯೇ ಸುರಿಸಿ ಸುರಿಸಿ ಅರ್ಥ ಹೀರಬೇಕು. ಈಗಲೇ ತಿಳಿದುಬಿಟ್ಟರೆ ಅದೇಂಥ ವಾಕ್ಯ? ಅದನ್ನು ನೆನಪಿನಲ್ಲಿಟ್ಟುಕೊಂಡು ಯಾರಾದರೂ ಬುದ್ಧಿವಂತರಿಗೆ ಕೇಳಿ ಅರ್ಥ ತಿಳಿದುಕೊಳ್ಳಬೇಕು. ಗೂಡಾರ್ಥವಿಲ್ಲದೆ ವಾಕ್ಯ ಹೇಳಲು ಅಪ್ಪನವರೇನು ಬಿಡಾಡಿ ಸಾಧುವೇ? ಕರಿಯ ಆ ವಾಕ್ಯವನ್ನೇ ಬಾಯಿಪಾಠ ಮಾಡಹತ್ತಿದ.

ಮುಂದೆ ಸ್ವಲ್ಪ ಹೊತ್ತು ವರಾವರಣವೆಲ್ಲ ಸ್ತುಭವಾಗಿತ್ತು. ಆಮೇಲೆ ಹೊಲೆಯರ ರುದ್ರ ಕೃಜೋಡಿಸಿದ. “ಯಪ್ಪಾ, ನಿನ್ನ ಕಾಳ ಕೊಡಿಸಿದಿ, ಹಬ್ಬ ಮಾಡಿಸಿದಿ. ಆದರ ಆಗದ ಜನಾ ಅಂತ್ಯತ್ತಿ ‘ಅ ಗೌಡಿತಿ ಹಗೇ ನೀವೆಲ್ಲಾ ಲಾಟಿ ಮಡಿದಿರಿ; ಅದಕ ಗೌಡಿತಿ ಅರ್ಚ ಮಾಡ್ಯಾಳು’ ಅಂತ. ಅದರಾಗಿಂದ ಪಾರಗೂದಕ ಏನ ಹಾದಿ ತೆಗೆತಿಯಪ್ಪಾ?” ಎಂದು ಪ್ರಶ್ನೆ ಹಾಕಿದ.

ತ್ಯಾಗಾರ್ಥಿಯ ಮುಸುಕಿನಲ್ಲಿಯೂ ಎಚ್ಚತಿದ್ದ ಕಿವಿಗಳಿಗೆ ಕೇಳಿಸಿತು. ಸಮಾಧಿಯನ್ನು ಇಳಿಸಬೇಕೆಂದರೆ ಅಪ್ಪನವರಿಗೆ ತೊಂದರೆಯಾಯಿತು.

ಇದ್ದರ್ದರಲ್ಲಿಯೇ ಸಾವರಿಸಿಕೊಂಡು ಎಚ್ಚರದ ಸ್ಥಿತಿಗೆ ಮರಳಿದರು. “ಯಾಕಲೇ ರುದ್ರಾಗ್ರಿ ಏನಂತಿಇ ಏನು? ಗೌಡಿತಿ ಅರ್ಚೀ ಮಾಡ್ಯಾಳಂತ ಹೆದರಿಕೊಂಡಿಇ ಏನ ಮಗನ?” ಎಂದು ಕೇಳಿದರು. ದನಿಯಲ್ಲಿ ದೃವದ ಆವೇಶವಿರಲಿಲ್ಲ. ಸೋಗ್ಗರ ದನಿಯೇ ಇತ್ತು.

“ಯಾಪ್ಪಾ, ನೀ ಇರೂ ಮಟಾ ನಾ ಯಾಕ ಹೆದರಲಿ? ಆದರ ಅರ್ಚಿ ಮಾಡಿದ್ದು ಕರೇವು ಅಂತ ಅನಸಕ್ಕೇತೇನು ತಂದೇ?” ಎಂದು ರುದ್ರ ಕೇಳಿದ.

ಪಡದಯ್ಯನವರಿಗೆ ನಿಜವಾಗಿಯೂ ಈ ಸುದ್ದಿ ಗೊತ್ತಿರಲಿಲ್ಲ. ಭೂಮಿಯ ಕಬಜಾ ಪಡೆಯಲು ಬಂದವರನ್ನು ತಡೆಯಲು ಸರಕಾರದಿಂದ ಸಹಾಯ ಕೇಳಿರಬೇಕೆಂದು ಅವರೇ ಭಾವಿಸಿದ್ದರು. ಆದರೆ ರುದ್ರ ಹೇಳಿದ ಕತೆ ಬೇರೆಯಾಗಿತ್ತು. ಅರ್ಚಿ ಕೊಟ್ಟರೂ ಪಾರಾಗುವಂತೆ, ಬೇಕೆಂದೇ, ಮೂರು ಹಗೆಗಳಲ್ಲಿ ಲಿಂಗಪ್ಪನ ಪಾಲಿನದೆಂದು ಒಂದೇ ಹಗೆಯನ್ನು ತೆಗೆಸಿ ಕಾಳು ಹಂಚಿದ್ದರು. ಆದರೂ ನಾಳೆ ಘೋಜದಾರ ಬಂದು, ಕೈಗೆ ಸಿಕ್ಕ ಜನರನ್ನು ಹಿಡಿದು ಪೀಡಿಸಿದಾಗ ಅವರು ಕೊಡುವ ಹೇಳಿಕೆಯಿಂದ ತಾವೇ ಲೂಟಿಯ ಪ್ರೇರಕರಾಗಬಹುದೆಂಬ ವಿಚಾರ ಈಗ ಹೊಳೆಯಿಲು. ಹಾಗೆ ಸಿದ್ಧವಾದರೆ ಮುಂದೆ ಗತಿ ಏನು?

ಮುಧ್ಯದ ಅಮಲಿನಲ್ಲಿ ಪಡದಪ್ಪನವರ ಬುದ್ಧಿ ಉರುಕಾಗಿ ಕೆಲಸ ಮಾಡುತ್ತಿತ್ತು. ಈ ಮೊದಲೇ ಹಾಕಿ ಹೊಂಚಿಕೊಂಡು ಅವರ ಮನಸ್ಸಿನಲ್ಲಿ ಮೂರ್ಕ ಸ್ವರೂಪವನ್ನು ತಾಳ ತೊಡಗಿತು. ಅನಾಯಾಸ ಉಂಟು ಬರಿದಾಗಿತ್ತು. ತಮ್ಮ ಮರದಲ್ಲಿ ನೆಚ್ಚಿನ ಸೇವಕರಿದ್ದರು. ಮನೆ ಮನೆಗಳಲ್ಲಿ ಹಣ ತುಂಬಿದ ಹಮ್ಮಣಿಗಳಿದ್ದವು. ಈ ಜನರನ್ನು ಕಳಿಸಿ ಅವನ್ನು ತರಿಸಿಬಿಡುಹುದಲ್ಲ! ನಾಳೆ ಗೌಡಿತಿಯೇ ಲಿಂಗಪ್ಪ ಹಾಗೂ ಅವನ ರ್ಯಾತರ ಮೇಲೆ ಸೇಡು ತೀರಿಸಲು ಈ ಕೆಲಸ ಮಾಡಿಸಿದಳೆಂದು ಅವಳ ಮೇಲೆಯೇ ದೂರು ಹೊರೆಸಬಹುದಲ್ಲ! ಈಗ ಸಿಕ್ಕ ಅವಕಾಶ ಇನ್ನೊಮ್ಮೆ ದೂರೆಯಲ್ಕಿಲ್ಲ. ಈ ವಿಚಾರವನ್ನೇ ಗಟ್ಟಗೊಳಿಸಲು ಇನ್ನೊಂದು ಪರಟಿಯಪ್ಪ ಮುದ್ಯವನ್ನು ಹೀರಿದರು.

“ರುದ್ರಾಗ್ರಿ, ಗೌಡಿತಿ ಅರ್ಚಿ ಕೊಡಲಿ ಬಿಡಲಿ ತಾ ಕೊಟ್ಟಿ ಅರ್ಚಿ ಹಿಂದಕ ತೊಗೊಂಡು ನಿಮ್ಮೆಲ್ಲಾರ ಕಾಲಬಿದ್ದಿರಬೇಕು ನೋಡು, ಅಂತಾ ಕೆಲಸ ಮಾಡಾಕ ತಯಾ ಅದೀರ್ಘಾ?” ಎಂದು ಕೇಳಿದರು.

ಶಿಷ್ಕರೆಲ್ಲ ಜಾಗೃತರಾಗಿ ಏಕಾಗ್ರತೆಯಿಂದ ಪಡದಯ್ಯನವರ ಮುಖವನ್ನೇ ನಿರೀಕ್ಷಿಸತ್ತೊಡಗಿದರು. ಏನುಂಪಾಯ ಹೇಳಬಹುದೋ ಯಾರಿಗೆ ಗೊತ್ತು?

“ಇಗ ಅರುವತ್ತು ರೈತರು ಮನ್ಯಾಗ ಹಮ್ಮಣಿ ಇಟ್ಟ ಹೊಲಕ್ಕೆ ಹೋಗ್ಯಾರಲ್ಲ? ಆ ಎಲ್ಲಾರ ಮನಿಬಾಗಲಾ ಮುರದು ಹಮ್ಮಣಿ ತಂದು ಇಲ್ಲಿದರಿ. ರೈತರಿಗೆ ಅವನ್ನ ನಾ ಮುಟ್ಟಿಸತ್ತಿನು. ಗೌಡತೀನ ತಮ್ಮ ಮನಿ ಲೂಟಿ ಮಾಡಿಸ್ಯಾತ್ತು ಅಂತ ಅವರ ಕಡಿಂದ ಅಜೆಂ ಕೊಡಿಸಿಬಿಟ್ಟರ ಹ್ಯಾಗ ಆದೇತಂತೀರಿ?” ಎಂದು ನೆಕ್ಕು ಕೇಳಿದರು.

ಕೆಲಸವಿಲ್ಲದೆ ಸುಮ್ಮನೆ ಬಿಡ್ಡಿಕೊಂಡಿದ್ದ ಜನರಿಗೆ ಸ್ಥೂತಿ ಬಂದಂತಾಯಿತು. ಅತ್ತ ರೈತರಲ್ಲ ಸಾಹಸದ ಕೆಲಸವೊಂದಕ್ಕೆ ಹೋದಾಗ ತಾವು ಸುಮ್ಮನೆ ಕೂತಿರುವದು ಅವರ ಮನಸ್ಸಿಗೇ ಬಂದಿರಲಿಲ್ಲ. ಈಗ ಪಡದಯ್ಯನವರು ಅವರ ಒಳಗಿನ ಆಸೆಗೆ ಪ್ರಾಟಿಟ್ಟರು. ಕೊಡಿದ ಜನರು ಬಂದ ಸ್ಥೂತಿಯನ್ನು ಮದ್ದದ ಅಮಲಿನಿಂದ ಇಷ್ಟುಡಿಯಾಗಿಸಿದರು. ಹೊರಗೆ ರಾತ್ರಿ ಕೇಳುವವರಲ್ಲದೆ ಬಿಡ್ಡಿತ್ತು. ಇಂಥ್ಯಾ ಸದವಕಾಶವನ್ನು ಸುಮ್ಮನೆ ಹೋಗಗೊಡಬೇಕೇ? ಹರಗಲು ಹೋಗಿದ್ದ ರೈತರು ಮರಳುವದಕ್ಕೆ ಇನ್ನೂ ಎಪ್ಪು ಹೊತ್ತುಬೇಕಾದೀಕೋಂಡಿನ್ನೀ! ತಲೆಗೊಬ್ಬರಂತೆ ರೈತರ ಮನೆಗಳಿಗೆ ಹೋಗಿ ಹಮ್ಮಣಿಗಳನ್ನು ಕದ್ದು ತರಬೇಕೆಂದು ಗೊತ್ತಾಯಿತು. ಮನೆಯವರು ಪ್ರತಿಭಟಿಸಿದರೆ ಅವರನ್ನು ಹೆದರಿಸಿ ತರುವದೆಂದು ಗೊತ್ತಾಯಿತು. ಆದರೂ ಆದಷ್ಟು ಸದ್ಯಾಗದಂತೆ ಬೊಬ್ಬಾಟವಾಗದಂತೆ ಕೆಲಸ ನಡೆಯಬೇಕು. ಇಪ್ಪು ನಿಣಾಯವಾಗಿ ಪಡದಯ್ಯನ ಶಿಷ್ಟಗಳಾವೆಲ್ಲ, ಒಬ್ಬೊಬ್ಬಿರಾಗಿ ಎದ್ದು ಸಾಹಸಕಾರ್ಯವನ್ನು ಮಾಡಲು ನಡೆಯಿತು.

ದರೋಡೆಯನ್ನು ಮಾಡಲು ಅವರಿಗೇನೂ ಕಲಿಸಬೇಕಿರಲಿಲ್ಲ. ಆ ಯೋಜನೆಯ ರೂಪರೇಷನಗಳೆಲ್ಲ ಅವರಿಗೆ ಪರಿಚಿತವಾಗಿದ್ದವು. ನಡುರಾತ್ಮಿಯ ಕತ್ತಲೆ ಮೋಡಗಳಿಂದಾಗಿ ಇನ್ನೂ ಆಳವಾಗಿತ್ತು. ಒಬ್ಬರ ಮುಖ ಒಬ್ಬರಿಗೆ ಕಾಣುತ್ತಿರಲಿಲ್ಲ. ನಾಯಿಗಳನ್ನೆಲ್ಲ ಎಲ್ಲಿ ಕಳಿಸಿದ್ದರೋಂದು, ಬಂದೂ ಬೋಗಳುತ್ತಿರಲಿಲ್ಲ. ಒಂದು ತಾಸಿನಲ್ಲಿಯೇ ಪಾದಳ್ಯಾಯ ಓಣಿಗಳಲ್ಲಿಯ ಮನೆಗಳಿಗೆಲ್ಲ ಹೊರ ಚಿಲಕ ಬಿಡ್ಡವು. ರೈತರ ಮನೆಗಳ ಬಾಗಿಲಿನ ತಿರುಗಣಿ ತಪ್ಪಿಸಿ, ಬಾಗಿಲುಗಳನ್ನೆತ್ತಿ, ಸದ್ಯಮಾಡದೆ ಹಮ್ಮಣಿಗಳನ್ನು ಕದ್ದು ತಂದರು. ತಾಸೆರಡು ತಾಸಿನಲ್ಲಿಯೇ ಅವರು ತಂದಿಟ್ಟಿ ಹಮ್ಮಣಿಗಳನ್ನು ಪಡದಯ್ಯನವರು ಮತದ ಸಂದುಕ್ಕೆ ಸಾಗಿಸಿದರು. ಹಮ್ಮಣಿಗಳ ಜೊತೆಗೇ ದೋಷಿಕೊಂಡಿದ್ದ ಒಡವೆಗಳನ್ನು ಮಾತ್ರ ತಪ್ಪದೆ ತಂತಮ್ಮ ಮನೆಗಳಾಯ್ದರು.

ಸದ್ದಿಲ್ಲದೇ ನಸುಕು ತನ್ನ ಬೆಳಕನ್ನು ಚಲ್ಲಿತು. ರಾತ್ರಿಯೆಲ್ಲ ಹರಗಿದ್ದ ಕುಂಟಿ ಸಾಲುಗಳು ಅಸ್ಪಷ್ಟವಾಗಿ ಗೋಚರಿಸತ್ತೊಡಗಿದ್ದವು. ಗೌಡರ ಬಿತ್ತಿದ

ಭೂಮಿ ಬರಿದಾಗಿತ್ತು. ನೆಲದ ಬಸಿರು ಕದಡಿದಂತಾಗಿತ್ತು. ಹೆಂಟಿಗಳೊಡನೆ ಮೋರಬಿದ್ದ ಎಳೆ-ಸಸಿಗಳು ಎತ್ತುಗಳ ಕಾಲ ತುಳಿತಕ್ಕ ಸಿಕ್ಕು ಮಣ್ಣಾಗಿದ್ದವು. ಮಾಸದ ಮುಸುಕು ಹರಿದ ಸಾವಿರಾರು ಭೂಣಿಗಳಂತೆ ಕಂಡವು. ನೆಲದ ಸೋಟ ಹೃದಯವಿದ್ರಾವಕವಾಗಿತ್ತು. ಕಳ್ಳು-ಬಸಿರು ಮೋರಬಿದ್ದ ಪಾಪದ ರಹಸ್ಯವೇಲ್ಲ ಬಯಲಾಗಿ, ಹೊಲೆಯುಳಿದು ತನ್ನನ್ನು ತಾನೇ ಹೊಂದುಕೊಂಡ ಹೆಣ್ಣಿನ ದೇಹದಂತೆ ನೆಲವೇಲ್ಲ ಅಸ್ತವ್ಯಸ್ತವಾಗಿತ್ತು.

ಬೆಳಗುಮುಂಜಾನೆ ಈ ಸಾಹಸವನ್ನು ಮುಗಿಸಿ ರ್ಯಾತರು ಮನಗೆ ಮರಳಿದಾಗ ಅಲ್ಲಿ ಕಂಡದ್ದೇನು? ತಗಾಯಿಸಾಲದ ಹಮ್ಮಣಿಗಳೇಲ್ಲ ಮಾಯವಾಗಿದ್ದವು. ಮನೆಯವರು ಹೇಳಿದ ಸುದ್ದಿಗಳಿಂದ ಅವರಿನ್ನೂ ಕಂಗಾಲಾದರು. ಬಿತ್ತಿದ ನೆಲವನ್ನು ಹರಗಿದ್ದಕ್ಕೆ ಇದು ಶಿಕ್ಷೆ ಎಂದು ಹೆಣ್ಣಿಮುಕ್ಕಿಗೆ ಗೋಳಿಟ್ಟು ಅತ್ತಾಗ ಅವರಿಗೆ ಅದೂ ನಿಜವೆಂದೆನಿಸಿತು.

ಲಿಂಗಪ್ಪ ನಸುಕಿನಲ್ಲಿಯೇ ಮರಕ್ಕೆ ಬಂದಾಗ ಪಡದಯ್ಯನವರು ಅವರಿಗೆ ಈ ಸುದ್ದಿಯನ್ನೇನೂ ಹೇಳಲಿಲ್ಲ. ಅವನಿಂದಲೇ ಸುದ್ದಿಯನ್ನು ಸಂಗ್ರಹಿಸಿಕೊಂಡರು. ಈಗ ಮಾತ್ರ ನಿಜವಾದ ಗೌಡಿಕ ಬಂದಂತಾಯಿತೆಂದು ಅವನನ್ನು ಅಭಿನಂದಿಸಿದರು. ಹಷಟದಿಂದಲೋ, ಅಥವಾ ಬೆಳೆತನಕ ನಿದ್ದೆಯಿಲ್ಲದೆ ಜಣಿಯಲ್ಲಿ ತಿರುಗಾಡಿದ್ದರಿಂದಲೋ ಲಿಂಗಪ್ಪ ದರೀದು ಹೋಗಿದ್ದ. ಆ ಅಭಿನಂದನೆಯನ್ನು ಸ್ವೀಕರಿಸಿ ಬಾಯಿತುಂಬ ಮಾತಾದುವ ಪರಿಸ್ಥಿತಿಯಲ್ಲಿ ಅವನಿರಲಿಲ್ಲ.

ಬೆಳಗಾಗಿತ್ತು. ಗುಂಪುಗುಂಪಾಗಿ ರ್ಯಾತರೆಲ್ಲ ಮರಕ್ಕೆ ಬರಹತಿದರು. ತಗಾಯಿ ಸಾಲದ ಹಮ್ಮಣಿ, ಹಾಗೂ ಉಳಿದ ಒಡವೆಗಳೂ ಕಳವಾಗಿರುವುದನ್ನು ಪಡದಯ್ಯನವರೆದುರಿಗೆ ಹೇಳಿಕೊಂಡು ಗೋಳಿಟ್ಟು ಅತ್ತರು. ಪಡದಯ್ಯನವರು ಆಶ್ಚರ್ಯಗೊಂಡವರಂತೆ ಸೋಗು ಹಾಕಿ, ಅತ್ಯಂತ ಸಹಾನುಭೂತಿಯಿಂದ ಅವರನ್ನು ಕೇಳಿಕೊಂಡರು. ತಮಗೂ ದುಃಖವಾದಂತೆ ನಟಿಸಿದರು., ಆದರೆ ರ್ಯಾತರೇನೂ ಸ್ಥಳ ಬಿಟ್ಟು ಕದಲುವ ಲಕ್ಷಣ ಕಾಣಲಿಲ್ಲ.

“ಈ ಉರ ನೆಲದ ಗುಣಾನ ಅಂತಾಡ್ಯಾತಿ. ಹಾದೀ ಬಡದು ದೊಲತ್ತು ನಡಸೂ ರಾಜಾನ ಉರು ಇದು. ಇಲ್ಲಿ ಮುಲಿಬ್ಯಾಟಿ ಹಳಬರೂ ಅದನ್ನು ಮಾಡಿದವರು. ಈಗ ಜಾಗೀರದಾರರ ಆಸರ ತಪ್ಪಿದಮ್ಮಾಗ ನೆಲಾ ಹಿಡದು ಕುಂತಿದ್ದಾರು. ಈಗ ಗೌಡಿತಿ ಅವರಿಗೆ ಸಾಮೀಲ ಆಗ್ಯಾಫು. ನಿಮ್ಮದೇನು ಕಳವು ಆಗೇತಿ ಅದೆನ್ನಲ್ಲ ಯಾದೀ ಮಾಡಿಕೋತಾರು ಗೌಡರು. ಅವರಿಗೆಲ್ಲಾ ಹೇಳಿರಿ. ನಾಳೆ ರಿಪೋರ್ಟರ್ ಮಾಡಿ ಫೋಜದಾರರನ್ನ ಕರಸತಾರು. ಆಗ ಆ ಗೌಡಿತಿ ಪುಣ್ಯ

ಶೀರಿತು ಅಂತ ತಿಳಿರಿ” ಎಂದು ಹೇಳಿದರು.

“ಗೊಡಿತೇ ಪುಣ್ಯ ತೀರವಲ್ಲದ್ದಾಕ, ಬಿಡವಲ್ಲದ್ದಾಕ, ನಾವು ಅನಾನ್ಯನ್ನ ಗತಿ ಆಗಿ ಕುಂತಿವಲ್ಲರಿ? ತಗಾಯಿಸಾಲ ತಂದರ್ದ್ದು ಕರೇ ಆತು; ತಿನ್ನಾಕ ಹಿಡಿಕೊಳೆ ಇಲ್ಲದಾಂಗ ಆತು. ಏನ ಹೇಳಬೇಕು, ನಮ್ಮ ದೈವಾ?” ಎಂದು ಗೋಳು ಇಡುವ ರೈತರಿಗೆ ಸಮಾಧಾನ ಹೇಳುವದು ಲಿಂಗಪ್ರಾಂದಾಗಲಿಲ್ಲ. ಈ ಸುದ್ದಿಯನ್ನು ಕೇಳಿಯೇ ಅವನು ಎದೆ ಒಡೆದುಕೊಂಡಿದ್ದು ಅವನ ಮುಖವಲ್ಲ ವಿವರಣವಾಗಿತ್ತು. ತಾನು ಮಾಡಿದ್ದ ಅಪರಾಧವಾಯಿತೆಂದೇ ಅವನ ನಂಬಿಕೆಯಾಯಿತು. ಅದೂ ಅಲ್ಲದೆ ಈ ರೈತರ ಗೋಳಿನ ಹೊಣೆಯನ್ನೂ ತಾನು ಹೊರಬೇಕಾಗಿತ್ತು. ಗೌಡನಾದವನಿಗೆ ಈ ಜವಾಬ್ದಾರಿಯೂ ಇರುತ್ತದೆಂದು ಅವನಿಗೆ ಕಲ್ಪನೆಯಿರಲಿಲ್ಲ. ಈಗ ಅದರ ವಾಸ್ತವಿಕ ಅನುಭವ ಅವನಿಗೆ ತಲೆಭಾರವಾಗಿತ್ತು.

ಪಡೆದಯ್ಯನವರ ಲಕ್ಷ್ಯದಲ್ಲಿ ಇದು ಬಂಡಿತೇನೋ! “ಇಗಾ ನಿಮ್ಮ ಮನೀಗೆ ಕಳ್ಳರು ನುಗ್ಗಿದ್ದು ಕೇಳಿ ಅವರಿಗೆ ನೋವಾಗೇತಿ. ನಿಮಗಾದ ಲುಕ್ಕಾನ ತಮ್ಮದ ಅಂತ ತಿಳಿಕೊಂಡು ಮಂಕಹಿಡಿದು ಕುಂತುಬಿಟಟಾರು. ಅವರು ಏನರ ಮಾಡಿ, ಕಳ್ಳರ ಪತ್ತೆ ಹಚ್ಚಿ ಈಗಾದ ಲುಕ್ಕಾನದಾಗ ಸ್ಪಷ್ಟ ಆದರೂ ತುಂಬಿಬರೂ ಹಾಗ ಮಾಡತಾರು. ಗೌಡರ, ಬೆಳ್ಳತನಾ ನಿಮಗ ನಿದ್ದಿ ಆಗಿಲ್ಲ. ಈಗ ಜಳಕಾ ಮಾಡಿ, ಉಂಟ ಮಾಡಿ ಮಲಗಿರಿ. ಮುಂದ ನೋಡಕ ಬಂದೀತು” ಎಂದು ಹೇಳಿ ಲಿಂಗಪ್ರಾಂನ್ನು ಕಳಿಸಿದರು. ಸಾಧ್ಯವಿದ್ದ ಮಟ್ಟಿಗೆ ಪರಿಸ್ಥಿತಿಯನ್ನು ತಣ್ಣಿಗೆ ಮಾಡಲು ಪ್ರಯೋಜಿಸಿದರು. ತಮ್ಮ ಬುದ್ಧಿಶಕ್ತಿಯನ್ನೆಲ್ಲ ಉಪಯೋಗಿಸಿ ಅವರಿಗೆಲ್ಲ ಸಮಾಧಾನ ಹೇಳಿದರು. ಆದರೂ ರೈತರೆಲ್ಲ ಇನ್ನೂ ಗೊಣಗುತ್ತಲೇ ಮನೆ ಸೇರಿದರು.

ಆ ದಿನವೆಲ್ಲ ಪಾದಳ್ಯಾಯಲ್ಲಿ ಒಬ್ಬರ ಮುಖಿದ ಮೇಲೂ ಕಳೆಯಿರಲಿಲ್ಲ. ಜನರೆಲ್ಲ ಅಡ್ಡಾಡುವ ಪ್ರೇತಗಳಂತೆ ಕಾಣುತ್ತಿದ್ದರು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ನಡೆದಿತ್ತು. ಹೊತ್ತು ಹೋಗುವುದೇ ಭಾರವಾಗತೊಡಗಿತ್ತು. ಬಿತ್ತಿದ ಹೊಲ ಬರಿದಾಗಿ ಬತ್ತಲೆಯಾಗಿ ಬಿದ್ದುಕೊಂಡಿತ್ತು. ತುಂಬಿದ ಮನೆಗಳೆಲ್ಲ ಬರಿದಾಗಿದ್ದವು. ವುನ ಸ್ಕೂ ಬರಿದಾಗಿದ್ದವು. ಅಖಿಂಡ ವಾಗಿ ಸಂಚಿತ ವಾದದ್ದಲ್ಲಿ ಬೆಳಗಾಗುವದರಲ್ಲಿಯೇ ಮಾಯವಾಗಿಬಿಟ್ಟರೆ ಯಾರಿಗೆ ದುಃಖವಾಗಲಿಕ್ಕಿಲ್ಲ? ಕ್ರಮ ತಪ್ಪಿದಂತಾಗಿತ್ತು. ಮನೆಯ ನೆರಳು, ನೆಲದ ಆಸರೆಯಿದ್ದರೂ ಬಟ್ಟಬಯಲಿನಲ್ಲಿ ದಿಕ್ಕು ತಪ್ಪಿಕುಳಿತಂತೆ ಸ್ಥಿತಿಯಾಗಿತ್ತು. ಪಾದಳ್ಯಾ ಎದ್ದೋಡಿಸುವಂತಾಗಿತ್ತು.

ಅಖಿಂಡ ನಾಲ್ಕತ್ತು ವರ್ಷಗಳವರೆಗೆ, ತಪ್ಪದೆ, ಬೆಳಕು ಹರಿಯುವ ಮೊದಲೇ ಕೃಷ್ಣ ಸ್ವಾನ ಮಾಡುತ್ತ ಬಂದಿದ್ದ ಆಚಾರ್ಯರ ಪ್ರತೆ ಇಂದು ತಪ್ಪಿಹೋಗಿತ್ತು.

ಮನೆ ಬಾಗಿಲಿಗೆ ಹೊರಚಿಲಕ ಹಾಕಿದ್ದರಿಂದ, ನದಿಗೆ ಹೊರಡುವದಾಗಲಿಲ್ಲ. ಜೀವಿಯಲ್ಲಿ ಜನರು ಅಡ್ಡಾಡುವವರಿಗೆ ಅವರು ಕಾಯಬೇಕಾಯಿತು. ಶೇಷಪ್ಪನೂ ಈ ಸುಧ್ವಿಯನ್ನು ಬೆಳಗ್ಗೆ ಎದ್ದು ಮೇಲೆ ಕೇಳಿ ಗಾಬರಿಯಾಗಿದ್ದು. ಉರಲ್ಲಿಯ ರೈತರ ಮನೆಗಳಿಗೆ ಕಳ್ಳರು ನುಗ್ಗಿದ್ದನ್ನು ಕೇಳಿ ಪಾರ್ವತೀಪ್ಪನೂ ಎದೆಯೋಡುಕೊಂಡಿದ್ದಳು. ಅದಕ್ಕೂ ತಾನೇ ಪ್ರೇರಕಳಿಂದು ಸುದ್ದಿ ದಟ್ಟವಾಗಿ ಹರಡಿದ್ದು ಅವಳ ಕಿವಿಗೂ ಬೀಳಲು ತಡವಾಗಲಿಲ್ಲ. ಯಾವ ದುಃಖವನ್ನು ತಡೆದುಕೊಳ್ಳಬೇಕೋ ತಿಳಿಯದಾಗಿತ್ತು. ರಾತ್ರಿಯಲ್ಲ ತನ್ನದೆಯ ಮೇಲೆಯೇ ನೇಗಿಲಾಡಿದಂತೆ ಬಿತ್ತಿದ ಮಸಾರಿ ಭೂಮಿಯನ್ನು ಹರಗಿದ್ದರು. ಬೆಳಗಾಗುವದರಲ್ಲಿ ತನ್ನ ಮೇಲೆ ಕಳವು ಮಾಡಿಸಿದ ಆರೋಪವೂ ಬಂದು ಕುಳಿತ್ತು. ಮನೆತನದ ಸ್ತುಪನ್ನೇ ಆಹ್ವಾನಿಸಲು ದೈವ ಹೊಸ್ತಿಲಿಗೇ ಕುಳಿತು ಕೇಳುವಂತಿತ್ತು. ಮತ್ತೆ ಆಚಾರ್ಯರಿಗೆ ಹೇಳಿ ಕಳಿಸಿದ್ದಳು. ಅವರನ್ನು ಕರೆಯಲು ಹೋದ ಆಳುಮಗ ತಂದ ಸಂದೇಶವನ್ನು ಕೇಳಿ ಅವಳ ಅಂಗಾಂಗವೆಲ್ಲ ನಡುಗಿತು. “ಇನ್ನುಮ್ಮಾಲೆ ಪಾದಳ್ಳಿಯ ಪುಣ್ಯ ತೀರಿತು!” ಎಂದು ಅವರು ಹೇಳಿ ಕಳಿಸಿದ್ದರು. ಏನು ಹಾಗೆಂದರೆ? ಉರಲ್ಲಿ ರಕ್ಷಕರೇ ಇಲ್ಲವಾಯಿತೇ? ಬೆಳಗಾದ ಒಂದೊಂದು ದಿನವೂ ಪರಿಸ್ಥಿತಿಯ ಭೀಕರತೆಯನ್ನು ಹೆಚ್ಚಿಸುತ್ತಲೇ ನಡೆದಿವೆ. ರಾತ್ರಿ ಮಾಡಿದ ಪಾಪವೆಲ್ಲ ಹಗಲ ಬೆಳಕನಲ್ಲಿ ಭೀಕರವಾಗಿ ಬಿದ್ದುಕೊಂಡಿದೆ. ಹಿಂದಕ್ಕೆ ಮನೆತನಕ ಬಂದು ಯೋಗಕ್ಕೇಮವನ್ನು ಕೇಳಿಕೊಂಡು ಹೋಗುವ ಜನರೇ ಇಂದು ಈ ಹೋಲೆಗೆಲಸದಲ್ಲಿ ತೊಡಿದ್ದಾರೆ. ಹಾಗಾದರೆ ಸ್ವಭಾವವೆಂದರೆ ಕೇವಲ ನಮ್ಮ ದೈವ ನಮಗೆ ಹಷ್ಟುವ ಬಣ್ಣವೇ?

ಪಾದಳ್ಳಿಯ ಪುಣ್ಯ ತೀರಿಹೋಯಿತೇ? ಹೇಗೆ ನಂಬಬೇಕು? ತಮ್ಮ ಮನೆತನದ ಪೂರ್ವಜರು ಮೈಯ ರಕ್ತ ಸುರಿಸಿ ಕಾಯ್ದರು. ಅದು ದಂತಕತೆಯಲ್ಲ. ಶಂಕರಪ್ಪ ಗೌಡರೇ ಹಾಗಿದ್ದರಲ್ಲ! ಅವರನ್ನು ನೋಡಿದರೆ ಸಾಕು, ಕೇಳುತನ ಕಾಲಲ್ಲಿ ಕ್ರಿಮಿಯಾಗಿ ಹೊರಳಾಡುತ್ತಿತ್ತು. ಬೇಕೆಂದರೆ ಜೀವ ಕೊಟ್ಟಿ ಪಾದಳ್ಳಿಯನ್ನು ಅವರು ಬದುಕಿಸಬಲ್ಲವರಾಗಿದ್ದರು. ಅಂಥವರ ಪುಣ್ಯ ಉರನ್ನು ಕಾಯದೆ ಹೋದೀತೇ? ಬಾಳಾಚಾರ್ಯರೇ ಇದ್ದಾರಲ್ಲ! ಅವರ ಪುಣ್ಯವೇನು ಸಾಮಾನ್ಯವೇ? ಕಾಃಲಾರಾ ಪಿಡುಗಿನಲ್ಲಿ ಸತ್ತವರ ಮನೆಗಳಿಗೆಲ್ಲ ಹೋಗಿ ಜಿಷಢಕೊಟ್ಟು ಬದುಕಿಸಿದ್ದರು; ಸಂಕಟಸಮಯಗಳಲ್ಲಿ ಸಮಾಧಾನ ಹೇಳಿ ಬದುಕಿಸಿದ್ದರು. ಉರಲ್ಲಿ ಅವರನ್ನು ಕೇಳಿದಿದ್ದವನೇ ಹಾಪಿ! ಅಂಥವರು ಜೀವ ಜ್ಯೋತಿಯಂತೆ ಇನ್ನೂ ಪಾದಳ್ಳಿಯಲ್ಲಿರುವಾಗ ಪುಣ್ಯ ತೀರಿತೆಂದರೇನು?

ಹಗೆಗಳು ಲೂಟಿಯಾದ ಬಗ್ಗೆ ಗೌಡಿತಿ ಕೊಟ್ಟ ಅರ್ಜಿಯನ್ನು ಫೋಜದಾರರಿಗೆ, ಮುಟ್ಟಿಸಿ ಬರಲು ಹೋಗಿದ್ದ ವಾಲೀಕಾರ ಮಲ್ಲ ತಿರುಗಿ ಬಂದ ಮೇಲೆ ಅವನಿಗೆ ಈ ಸುದ್ದಿ ಗೊತ್ತಾಯಿತು. ತಾನೂ ಉರಲ್ಲಿಲ್ಲದಿದ್ದಾಗ ಒಂದೇ ಒಂದು ರಾತ್ರಿಯಲ್ಲಿ ಎಂಥ ಅನಾಹತವಾಯಿತಲ್ಲ ಎಂದು ಹಣೆಹಣೆ ಗಟ್ಟಿಸಿಕೊಂಡ. ವಾಲೀಕಾರ ಮಲ್ಲನಿಗೆ ವೃಂದಕ್ಕಿಕೆ ಜೀವನವೇ ಇರಲಿಲ್ಲವೆನ್ನಬಹುದು. ಮೋದಲಿನಿಂದಲೂ ಶಂಕರಪ್ಪಾಗೌಡರ ಸಮೀಪದ ಸೇವಕನಾಗಿ ಬೆಳೆದುಬಂದಿದ್ದು. ಅವನಿಗೆ ಗೌಡರ ಮೇಲೆ ಏಕೇಷ ಭಕ್ತಿಯಿತು. ಬಿತ್ತಿದ ಹೊಲವನ್ನು ಹರಗಿದ್ದನ್ನು ಕೇಳಿ ಅವನಿಗೆ ಸಂಕಟವಾಯಿತು. ಪಾರ್ವತೀವ್ನನ ದುಃಖತ್ವವಾದ ಮುಖವನ್ನು ನೋಡಲಾರದೆ ಚಾವಡಿಯ ಕಟ್ಟಿಗೆ ಬಂದು ಮಂಕುಬಡಿದು ಕುಳಿತುಬಿಟ್ಟು.

ಶ್ರಾವಣಿದ ಆಕಾಶ ಮೋಡಗವಿದು ದುರುಗಟ್ಟಿ ನೋಡುತ್ತಿರುವಂತಿತ್ತು. ಬೆಳಿಗಿನ ನಾಲ್ಕು ತಾಸು ಹೊತ್ತಾಗಿದ್ದರೂ ಗ್ರಹಣ ಹಿಡಿದಂತೆ ಎಲ್ಲ ಕಡೆಗೂ ಕತ್ತಲೆಯಾಗಿತ್ತು. ಶೂನ್ಯದೃಷ್ಟಿಯಿಂದ ನೋಡುತ್ತ ವಾಲೀಕಾರ ಮಲ್ಲಪ್ಪ ಕುಳಿತ ಎಡೆಯಿಂದ ಕದಲಲಿಲ್ಲ. “ಗೌಡಿತಿ ನಮ್ಮ ಮನಿ ಲೂಟಿ ಮಾಡಿಸಿದಳು. ಆಕಿ ಮಕ್ಕಳಿಗೆ ನಮ್ಮ ಮರಗು ಹತ್ತದ ಬಿಟ್ಟಿತ್ತು?” ಎಂದು ಜನರು ಆಡಿಕೊಳ್ಳುತ್ತಾ ಅಡ್ಡಾಡುತ್ತಿದ್ದರು. ಒಮ್ಮೊಮ್ಮೆ ಮಲ್ಲಪ್ಪನ ಕಿವಿಗೆ ಈ ಮಾತು ಬಿದ್ದಾಗ ಅವನು ಜಮಕಿತನಾಗುತ್ತಿದ್ದು. “ನಮ್ಮ ಗೌಡಿತಿ ಇಂತಾ ಕೆಲಸಾ ಮಾಡೂದುಂಟಿ!” ಎಂದು ತನಗೆ ತಾನೇ ಆಶ್ಚರ್ಯಪಡುತ್ತಿದ್ದು. ಇಂದು ಅವನಿಗೆ ಬುದ್ಧಿಭ್ರಮಣೆಯಾಗಿತ್ತು. ಹಿಂದೆ ಇಂಥ ಎಪ್ಪೋ ಸಂಗತಿಗಳಾಗಿದ್ದವು. ಶಂಕರಪ್ಪಾಗೌಡ ಆಪ್ತಸಚಿವನಾಗಿದ್ದ ಮಲ್ಲಪ್ಪನಿಗೆ ಕೆಲವು ಪ್ರಕರಣಗಳ ರಹಸ್ಯವೂ ಗೊತ್ತಾಗುತ್ತಿತ್ತು. ಆದರೆ ಎಂದೂ ಮನುಷ್ಯ ಇಷ್ಟ ಹೇಯಸ್ಥಿತಿಗೆ ಇಳಿದಿರಲಿಲ್ಲ. ಪಾರ್ವತೀವ್ನಿಗೂ ಇದಕ್ಕೂ ಏನು ಸಂಬಂಧ?

ಕಮತಿಗರ ಕರಿಯಪ್ಪ ಆಗ ಚಾವಡಿಯ ಮುಂದೆ ಹಾಯ್ದು ಹೋಗುತ್ತಿದ್ದ ಮಲ್ಲಪ್ಪನನ್ನು ಕಂಡು ಬೇಕೆಂದೇ ತಡೆದ. “ಯಾಕವಾ ಮಲ್ಲಪ್ಪ, ಫೋಜದಾರನ ತಂದು ನಮಗೆಲ್ಲಾ ಸಾಲಬೇಡಿ ಹಾಕಿಸಲಾಕ ಅಂತಾದ್ದೇನ ನಾವು ಮಾಡಿದ್ದೇವಪಾ?” ಎಂದು ಅವನಿಗೆ ತಿವಿದ. ಮಲ್ಲಪ್ಪನಿಗೆ ಅದು ಕೇಳಿಸಿರಲಿಲ್ಲ. ಅರಿಯದವನಂತೆ ತಲೆಯೆತ್ತಿ ನೋಡಿದ. ಕರಿಯಪ್ಪ ಮತ್ತೆ ಅದೇ ಮಾತನ್ನೇ ಕೇಳಿದ. “ಹಗೇ ಲೂಟಿ ಮಾಡಿದವರ ಮೂಗ ಗೌಡಿತಿ ಅರ್ಜಿ ಕೊಟ್ಟಿದ್ದರು, ಫೋಜದಾರನಿಗೆ ಮುಟ್ಟಿಸಬರಾಕ. ಅದನ್ನು ಮಾಡಾದು ವಾಲೀಕಾರನ ದಗದ. ನಮಗ ಬಿಟ್ಟಿದ್ದಲ್ಲ, ಕರಿಯಪ್ಪ ಮಾವಾ, ನಿಮಗೆಲ್ಲಾ ಸಾಲಬೇಡಿ ಹಾಕಾದು

ಘೋಜದಾರನ ಮಜ್ಜ. ಯಾಕ, ಬಾಳ ಅಂಜಿಕೆ ಬಂದ್ಯೇತೇನ ಕಾಕಾ?” ಎಂದು ಮಲ್ಲಪ್ಪ ಅರ್ಥ ಉದಾಹಿಸಿನತೆಯಿಂದ, ಅರ್ಥ ಕೊಂಕು ಬೆರೆಸಿ ಕೇಳಿದ.

ಕರಿಯಪ್ಪನೂ ಮತ್ತೆ ಅದೇ ಮಾತಾಡಿದ. ಗೌಡಿತಿಯೇ ತಮ್ಮ ಮೇಲಿನ ಸಿಟ್ಟಿನಿಂದ ತಮ್ಮ ಮನೆಗಳನ್ನೆಲ್ಲ ಲೂಟಿ ಮಾಡಿದಳೆಂದು ಅವನಿಗೂ ನಂಬಿಕೆಯಾಗಿತ್ತು. ಮಲ್ಲಪ್ಪ ಎಷ್ಟು ವಾದಿಸಿದರೂ ನಡೆಯಲ್ಲಿ. ಅವನಿಗೂ ಬೇಸರವಾಯಿತು. “ಹೋಗಲಿ ಬಿಡು ಕಾಕಾ ಮತ್ತೆ ಮತ್ತೆ ಅದನ್ನ ಮಾತಾಡಿದರ ಏನ ಬಂದಹಾಂಗಾತು?” ಎಂದ. ಸುಮೃದ್ಧಾದ, ಕರಿಯಪ್ಪನೂ ಇನ್ನು ಮಾತಾಡುವದರಲ್ಲಿ ಅರ್ಥವಿಲ್ಲವೆಂದು ಮನೆಯ ಹಾದಿ ಹಿಡಿದ.

ಹೋತ್ತು ಮುಳುಗುವವರೆಗೂ ಮಲ್ಲಪ್ಪ ತಾವಡಿಯ ಕಟ್ಟೆಗೇ ಹುಳಿತಿದ್ದ. ಮನೆಗೆ ಉಂಟಕ್ಕೆ ಸಹ ಹೋಗಿರಲಿಲ್ಲ. ಖಾಲಿಯಾದ ಮನೆಯಲ್ಲಿ ಅಲ್ಲಿಯ ಬೆಕ್ಕೊಂದೇ ಸುಳಿದಾದುವಂತೆ ಅವನ ಮನಸ್ಸು ಮತ್ತೆ ಮತ್ತೆ ನಿನ್ನನ ಘಟನೆಯ ಸುತ್ತ ತಿರುಗಾಡುತ್ತಿತ್ತು. ಕತ್ತಲಾಗುತ್ತಲೇ ಅಲ್ಲಿಂದೆದ್ದು ಗೌಡರ ವಾಡೆಗೆ ನಡೆದ. ಅಲ್ಲಿ ಬಿರಾದಾರಾ ನಿಂಗವ್ವನ ಮಗನೊಬ್ಬನನ್ನು ಬಿಟ್ಟು, ಉಳಿದೆಲ್ಲ ಬಿರಾದಾರ ಗೌಡರ ಶೂಡಿದರು. ಜೈನರ ಜಿನ್ನಪ್ಪ ತನ್ನ ಓಳೆಯ ಕೆಲಜನರೊಂದಿಗೆ ಅಲ್ಲಿ ಬಂದು ಹುಳಿತಿದ್ದ. ಎಲ್ಲರ ಮುಖಗಳೂ ಗಂಭೀರವಾಗಿದ್ದವು.

ವಾಲೀಕಾರ ಮಲ್ಲಪ್ಪ ಬಂದು ಮುಜುರೆ ಮಾಡಿದಾಗ ಜೈನರ ಜಿನ್ನಪ್ಪ, “ಬಾ ಮಲ್ಲಪ್ಪ ಬಾ. ಘೋಜದಾರರು ಏನು ಹೇಳಿದರು?” ಎಂದು ಕೇಳಿದ. “ಹಾಳೂರಾಗ ಇಲಿ ಬೀಳಾಕ ಹತ್ತಾವಂತರಿ. ಅಲ್ಲೆ ಹೋಗಿ ಉರು ಖಾಲಿ ಮಾಡಿಸಿ, ನಮ್ಮ ಉರಿಗೆ ಬರತಾರಂತರಿ” ಎಂದು ಹೇಳಿದ.

ಇಲಿಗಳು ಬೀಳುತ್ತಿದ್ದರೆ ಘೋಜದಾರ ಅಲ್ಲಿಗೇಕೆ ಹೋಗಬೇಕೆಂಬುದು ಅವರಿಗೆಲ್ಲ ತಿಳಿಯಾದಾಯಿತು. ಆ ಪ್ರಶ್ನೆಯನ್ನು ಮಲ್ಲಪ್ಪನಿಗೇ ಕೇಳಿದರು. ಅದಕ್ಕೆ ಅವನು ಉತ್ತರ ಹೇಳಿದ: “ಇಲಿ ಬಿದ್ದ ಮನಶ್ಯಾರು ಸಾಯಾಕ ಹತಾರಂತಾರಿ. ಅದೇನೋ ಬ್ಯಾನಿ ಬರತ್ತೆತಂತರಿ. ಅದಕ ಹೋಗಬೇಕಂತರಿ” ಎಂದು ವಿವರಣೆಯಿತ್ತೇ.

“ಏ ತಿವನ! ಇಲಿ ಬಿದ್ದರ ಮನಶಾರು ಸಾಯಾರು? ನಮ್ಮ ಅಡಕಲ ಕ್ಷಾಣಾಗ ಏಸೋಂದು ಬಿದ್ದವು! ಇಲಿ ಬಿದ್ದದ್ದಕ್ಕ ಅಂವಾ ಬರತಿದ್ದರ ನಾನೂ ಹೇಳಿಕಳಸಿದ್ದೆಲ್ಲಾ!” ಎಂದು ಪಾರ್ವತಿವ್ವ ನುಡಿದಳು. ಇಲಿ ಬಿದ್ದ ಮನುಷ್ಯನಿಗೆ ಬೇನೆ ಬರುವುದು ಅವರಿಗೆಲ್ಲ ಮೋಚಿನ ಮಾತಾಗಿತ್ತು.

ಕೊನೆಗೆ ಅದೇ ಕಾರಣವನ್ನು ಮುಂದೊಡ್ಡಿ ಮಲ್ಲನನ್ನು ಇನ್ನೊಮ್ಮೆ ಕಳಿಸಿ ಘೋಜದಾರನನ್ನು ಕರೆಸಬೇಕೆಂದು ನಿರ್ಣಯವಾಯಿತು. ಮಲ್ಲಪ್ಪ ಆಗಲೆಂದು

ಮುಜುರೆಮಾಡಿ ಹೊರಟುಹೋದ. ಗೌಡಿತಿಯ ಮೇಲೆ ಉರ ಜನರೆಲ್ಲ ಕೆಂಡ ಕಾರತೊಡಗಿದ್ದನ್ನೂ ಅವರೆಲ್ಲ ಕೂಡಿ ವಾಡೆಯ ಕಬಜಾ ಲಿಂಗಪ್ಪ ತೆಗೆದುಕೊಳ್ಳಲು ಸಹಾಯ ನೀಡುವರೆಂದೂ ಜಿನ್ನಪ್ಪ ಹೇಳಿದ. ಫೌಜದಾರನನ್ನು ಕರೆಸಿ ಈ ಸಂಗತಿಗಳನ್ನೆಲ್ಲ ತಿಳಿಸಿ ಇನ್ನು ಮುಂದೆ ದಾರಿ ಸುರಕ್ಷಿತವಾಗುವಂತೆ ಮಾಡಬೇಕೆಂದು ನಿರ್ಣಯವಾಗಿ ಎಲ್ಲರೂ ಮನೆಗೆ ಹೋಗಲು ಎದ್ದರು. ಬಾಗಿಲು ತೆರೆದಾಗ ಹೊರಗಿನ ಕತ್ತಲೆ ಚಳಿಗಾಳಿಯೋಡನೆ ನುಂಗಿತು. ಒಂದೇ ಸವನೆ ಜಡಿಮಳೆ ಸುರಿಯುತ್ತಿತ್ತು. ಗೌಡರ ಹಿತ್ತಲದಿಂದ ಕಷ್ಟಗಳ ಅವಿಂಡ ಬದರುವಿಕೆ ಕೇಳಬರುತ್ತಿತ್ತು. ರಾತ್ರಿ ಅಪಶಕುನದಿಂದ ತುಂಬಿದಂತೆ ಭೀಕರವಾಗಿತ್ತು.

೪೪

ಇಲಿಗಳು ಬೀಳುವದು ಪ್ರಾರಂಭವಾಗಿದ್ದರಿಂದ ಜನರನ್ನು ಮನೆಯಿಂದ ಹೊರದೂಡಿ, ಉರ ಹೊರಗೆ ಗುಡಿಸಲು ಹಾಕಿಕೊಂಡು ಇರುವಂತೆ ಡಂಗುರ ಹೊಡೆಸಲು ಲಿಂಗಪ್ಪಗೌಡನಿಗೆ ತಾಲೂಕ-ಕಚೇರಿಯಿಂದ ಅವಸರದ ಹುಕುಮು ಬಂದಿತ್ತು. ಎಲ್ಲರಂತೆಯೇ ಅವನೂ ಅದು ಬಹಳ ಅಪಾಯಕರವೆಂದು ತಿಳಿದಿರಲೇ ಇಲ್ಲ. ಆದರೆ ಹುಕುಮಿನ ಅಮಲಬಜಾವಣೆಯನ್ನು ಮಾಡಿಸಬೇಕೆಂದಾಗ ಒಂದು ವಿಚಾರ ಹೊಳೆದಿತ್ತು. ಇದೇ ನೆವವನ್ನು ಮುಂದೆ ಮಾಡಿ ಗೌಡಿತಿಯನ್ನು ಮನೆಯಿಂದ ಹೊರದೂಡಿ ತಾನೇಕೆ ವಾಡೆಯ ಕಬಜಾ ಪಡೆಯಬಾರದು? ಹೊಲ ಸಿಕ್ಕಿದೆ, ಇನ್ನು ಮನೆಯೊಂದು ದೊರೆತರೆ ತನ್ನನ್ನು ಹಿಡಿಯುವವರಾರು.

ಬರಬರುತ್ತ ಎಲ್ಲವೂ ತನಗೆ ಅನುಕೂಲವಾಗಿರುವದನ್ನು ನೋಡಿ ಅವನಿಗೆ ಆಶ್ಚರ್ಯವಾಗಿತ್ತು. ಹೊಲ, ಮನೆ, ಹೊನ್ನು, ಹೆಣ್ಣು ಸಾಲಾಗಿ ಬಂದು ಅವನ ಪಾದದಲ್ಲಿ ಬೀಳುತ್ತಿದ್ದವು. ಇಲಿ ಬೀಳುತ್ತಿದ್ದೇ ನೆವವಾಗಿ ಎಲ್ಲರನ್ನೂ ಮನೆಯಿಂದ ಹೊರದೂಡಲು ಅಧಿಕಾರ ಬೇರೆ ದೊರೆತಂತಾಗಿತ್ತು. ಇನ್ನು ಚಿಮಣಾ ತನಗೊಲಿದರೆ ತನ್ನ ಎಲ್ಲ ಇಷ್ಟಾರ್ಥಗಳೂ ಕೇಗೂಡಿದಂತಾಗುವುವು. ಲಿಂಗಪ್ಪನ ಕಾಮುಕತೆ ಅನೇಕ ಉಹಾ ಜಿತ್ರಗಳನ್ನು ಕಲ್ಪಿಸಿಕೊಂಡಿತ್ತು. ಈಗ ಇಲಿಗಳು ಬೀಳುತ್ತಿರುವದರಿಂದ ಮರದಲ್ಲಿಯೂ ಅವು ಬೀಳಬಾರದೆಂದಿಲ್ಲ. ಅದೇ ನೆವವನ್ನು ಮುಂದೆ ಮಾಡಿ ಚಿಮಣಾಳನ್ನು ಮರದಿಂದ ಬೇರೆಪರಡಿಸಿದರೆ? ತಾನಂತ್ರಾ ಬಿರಾದಾರ ನಿಂಗಷ್ಟನ ಮನೆಯಲ್ಲಿರುವವ. ಇಲಿಗಳೇಕೆ, ಹೆಣಬಿದ್ದರೂ ಗೌಡನಾದ ತಾನು ಉರು ಬಿಡುವಂತಿರಲಿಲ್ಲ. ಇಲಿಗಳಿಗಂಬಿ ಪಡದಪ್ಪ ಉರು ಬಿಡಬಹುದು. ಅಥವಾ ತಾನೇ ಅಂಜಿಕೆ ತೋರಿಸಿ ಉರು ಬಿಡಿಸಬೇಕು. ಆಮೇಲೆ ಚಿಮಣಾ

ಎಲ್ಲಿರಬೇಕೆಂಬ ಪ್ರಶ್ನೆ ಬಂದೇ ಬರುತ್ತದೆ. ಪಡದಯ್ಯನವರು ಅವಳನ್ನು ತಮ್ಮೊಡನೆ ಕರೆದುಕೊಂಡು ಹೋಗುವದಂತೂ ಸಾಧ್ಯವಿಲ್ಲ. ಅಂದಮೇಲೆ ತನ್ನೊಡನೆಯೇ ಇರಲಿ ಎಂದು ಹೇಳಿದರೆ? ಅಥವಾ ತಾನೇ ಅವರನ್ನು ಹಾಗೆ ಕೇಳಿದರೆ? ಏನು ತಪ್ಪಿ? ಉರ ದೈವದವರ ಸಮಾಖ್ಯ ತನಗೆ ಜಿಮಣಾಳನ್ನು ಅವರು ಒಪ್ಪಿಸಿರಲಿಲ್ಲವೇ? ಲಿಂಗಪ್ಪ ಗೌಡನ ಜಡಮನಸ್ಸು ಕಾಮತಪ್ತವಾಗಿದ್ದರಿಂದ ಚರುಕಾಗಿತ್ತು.

ಅಂದು ರಾತ್ರಿ ಪ್ರಾರಂಭವಾದ ಮಳೆ ಅವಿಂಡವಾಗಿ ಸುರಿಯುತ್ತಿಲೇ ಇತ್ತು ಅದಕ್ಕೂ ಮೊದಲು ಎರಡು ದಿನ ಸುಮ್ಮನೆ ಬಿಟ್ಟು ಹೋಡಗಳು ಕಾಲು ಚಾಚಿಕೊಂಡು ವುಗಿಲಲ್ಲಿ ವಾಲಗಿದ್ದವು. ಈಗಲೋ ಆಗಲೋ ಮಳೆಯಾಗಬಹುದೆಂಬ ನಿರಿಕ್ಷೆ ಇದೇ ಇತ್ತು. ಗುರುವಾರ ರಾತ್ರಿ ದೊಡ್ಡದೊಂದು ಗಾಳಿ ಬೀಸಿದ್ದೇ ನೆವವಾಗಿ ಮಳೆ ಬಂದೇಬಿಟ್ಟಿತು. ಹೊರಗೆ ಅದು ನಡೆಸಿದ್ದ ತಾಂಡವ ಒಳಗೆ ಬೆಂಟ್ಗೆ ಮಲಗಿದವರಿಗೆ ಗೊತ್ತಾಗುವಂತಿರಲಿಲ್ಲ. ಮೊದಲೇ ಕಾದ ನೆಲವನ್ನು ಇನ್ನಪ್ಪು ಕಾಯಿಸಿದೆನಲ್ಲ ಎಂಬ ಸಂಕಟ ಹೆಚ್ಚಾಗಿತ್ತೋ ಏನೋ, ರಾತ್ರಿಯ ಏಕಾಂತದಲ್ಲಿ ಮುಗಿಲು ನೆಲವನ್ನಪ್ಪಿಕೊಂಡು ಬಂದೇ ಸವನೆ ಕಣ್ಣೀರು ಸುರಿಸಿತ್ತು. ವರ್ಷದುದ್ದದ ವಿರಹದುಃಖವೆಲ್ಲ ಕಣ್ಣೀರಾಗಿ ನೆಲವನ್ನಪ್ಪಿಕೊಂಡು ಬಂದೇ ಸವನೆ ಕಣ್ಣೀರು ಸುರಿಸಿತ್ತು. ವರ್ಷದುದ್ದದ ವಿರಹದುಃಖವೆಲ್ಲ ಕಣ್ಣೀರಾಗಿ ಹರಿಯಬೇಕಾಗಿತ್ತು. ಅಲ್ಲ, ಜನ್ಮಾವಧಿಯೂ ತಾವು ಅನುಭವಿಸಲೇ ಬೇಕಾಗಿರುವ ವಿರಹವ್ಯಧೆಯನ್ನು ತೋಡಿಕೊಳ್ಳಬೇಕಾಗಿತ್ತು. ಮುಗಿಲಿನ ಆವೇಗ ಕಡಿಮೆ ಯಾಗುವಂತೆಯೇ ಇರಲಿಲ್ಲ. ಇಂಥ ಉತ್ತಾಟ ಭಾವಪಲ್ಲಟದಲ್ಲಿಯೂ ನೆಲ ನೀರಿವವಾಗಿಯೇ ಇತ್ತು. ಮೌನವಾಗಿಯೇ ಮುಗಿಲಿನ ಕಣ್ಣೀರನ್ನು ನುಂಗಿತು. ಕ್ಷಿತಿಜದ ಹತ್ತಿರದ ಗಾಢವಾದ ಅಪ್ಪಗಿಯಲ್ಲಿ ಮೈಮರೆತಾಗ ನೆಲದ ಒಳಗಿನ ಜೀವಕ್ಕೂ ಕಪ್ಪು ಸೋಕಿತ್ತು. ಮುಗಿಲಿಗೂ ಹರ್ಷವಾಗಿರಬೇಕು. ಮಿಂಚಿತು. ಗುಡುಗಿತು. ವರ್ಷಧಾರೆಯ ವಿಪುಲಭಾಮಗಳನ್ನು ಚಾಚಿ ಬಂದೇ ತಕ್ಕೆಯಲ್ಲಿ ನೆಲವನ್ನು ಅಪಿಕೊಳ್ಳಲು ಹವಣಿಸಿತು. ಈ ಹರ್ಷದಲ್ಲಿಯೂ ದುಃಖ ಬಿಟ್ಟಿರಲಿಲ್ಲ. ನೆಲದ ಪಾಡನ್ನು ನೋಡಿ ಮುಗಿಲಿಗೆ ಕರುಳು ಹಿಂಡಿದಂತಾಗಿರಬೇಕು. ಒಡಲ ದುಃಖ ಕಣ್ಣೀರಾಗಿ ಬಂದೇ ಸವನೆ ಸುರಿದೇ ಸುರಿಯಿತು.

ನೆಲದ ಅಂತಹ ಕರಣದ ಪ್ರವಾಹ ಸೋಕ್ಕಿ ಹರಿದಂತೆ ಹೊಳೆಯಬಿಟ್ಟು, ಹೊಳೆ-ನೀರಿಗೆ ಮಳೆ-ನೀರಿನೊಡನೆ ಆಟ ಹಿತಕರವಾಗಿತ್ತು. ಎರಡೂ ದಡ ತುಂಬಿ ಹರಿಯಿತು. ಹೊಳೆ ಬರುಬರುತ್ತ ಅದರ ಪಾತ್ರ ದೊಡ್ಡದಾಯಿತು.

ಅದರ ಮೈ ಉಬ್ಬಿತು. ತೆರೆಗಳು ದಂಡೆಗೆ ಬಂದು ಅಪ್ಪಣಿಸಿದವು. ದಂಡೆಯ ಮಳ್ಳು ಸಡಿಲಾಗಿ ಕರಗಹತ್ತಿತ್ತು. ಜಿಸಿಲ ಬೇಗೆಗೆ ನೋಂದು ಹುರಪಣಿ, ಪಾಠಾಳಲೋಕವನ್ನು ಸೇರಲು ಪ್ರಯತ್ನಿಸುವ ಮಹಾಸರ್ವಾಂದರಂತೆ ಹೊಳೆ ನೆಲದೊಡಲನ್ನೇ ಸೀಳಹತ್ತಿತ್ತು.

ಬೆಳಗಾದರೂ ಮಳೆ ನಿಂತಿರಲ್ಲಿ. ಮಳೆಯ ಜಾಳಿಗೆಂಂಳಿಗಿಂದಲೇ ನನುಕನ್ನು ಕಾಣಬೇಕಾಗಿತ್ತು. ಕಣ್ಣೀರಿಗೆ ತೋಳೆದಿಳಿಯುವ ಕಣ್ಣ ಕಾಡಿಗೆಯಂತೆ ಮೋಡಗಳು ಕರಗಿ ಇಳಿಯತ್ತಿದ್ದವು. ಮಳೆ ನಿಲ್ಲಬಹುದಾದ ಲಕ್ಷಣವೇ ಇರಲಿಲ್ಲ. ರಾತ್ರಿ ಅವಿಂಡವಾಗಿ ಮಳೆ ಸುರಿದದ್ದರ ಪರಿಣಾಮವಾಗಿ ಮನೆಮನೆಗಳೆಲ್ಲ ಜಂಪಲಿಕ್ಕಿದವು. ಮಳ್ಳು—ಮಾಳಿಗೆಳೆಲ್ಲ ನನೆದು ನೀರು—ಹನಿಗಳು ತಟಕಿಕ್ಕಿದವು. ಮೋಡ ಮುಸುಕಿ ಕತ್ತಲಾಗಿತ್ತು. ಏಕ ಪ್ರಕಾರವಾಗಿ ಸುರಿಯುವ ಮಳೆಯ ಸಲುವಾಗಿ ನದಿಗೆ ನೀರು ತರಲು ಹೊಗುವುದೂ ದುಸ್ತರವನಿಸಿತು. ಮನೆಯಲ್ಲಿ ಸುಮ್ಮನೆ ಕೂಡುವಂತೆಯೂ ಇರಲಿಲ್ಲ. ಜಂಪಲಿಕ್ಕುತ್ತಿದ್ದದರಿಂದ ಕಂಬಳಿ ಕಟ್ಟಿ ತಟಕಿಕ್ಕುವ ನೀರು ಒಂದೇ ಕಡೆಗೆ ಬೀಳುವಂತೆ ವೃಷಭ್ಯೇಮಾಡಬೇಕಾಗಿತ್ತು.

ಶನಿವಾರ ರಾತ್ರಿ ಮಳೆಯಲ್ಲಿ ನನೆದ ಗೋಡೆಗಳು ಬೀಳುವ ಹೊಸ ತೊಂದರೆಯನ್ನು ಜನರು ಅನುಭವಿಸಬೇಕಾಗಿ ಬಂದಿತು. ನೀರಿಳಿದು, ಮಳ್ಳು ಸಡಿಲಾಗಿ, ಯಾವುದೋ ಅನಿರೀಕ್ಷಿತ ಕ್ಷೇತ್ರದಲ್ಲಿ ಇಡೀ ಗೋಡೆಯೇ ಕುಪ್ಪರಿಸಿಕೊಂಡು ಧಡಧಡಪೆಂದು ಬೀಳುವಾಗ ಆ ಗಳಿಗೆಗೇ ಉತ್ತಾತವಾಯಿತೋ ಎನೋ ಎನ್ನುವಂತೆ ಜನದ ಎದೆ ಧರಗುಟ್ಟಿ ನಡುಗುತ್ತಿದ್ದವು. ಮನೆ ಸೋರಿ ಮಲಗಲು ಸ್ಥಳವಿಲ್ಲದವರು ಗುಡಿಗುಂಡಾರಗಳಲ್ಲಿ ಮಲಗಿರುತ್ತಿದ್ದರು. ಈ ಸ್ವೇಚ್ಚ ಕೇಳಿ ಎಲ್ಲಿ ತಮ್ಮ ಮನೆಯೇ ಬಿದ್ದಿತೋ, ಎಂದು ಗಾಬರಿಗೊಂಡು, ಕೊರಿ ಹೊತ್ತುಕೊಂಡು ಮಳೆಯಲ್ಲಿಯೇ ನನೆದು ಹೋಗಿ, ತಮ್ಮ ಮನೆಯ ಒಂದು ನಿಟ್ಟಿನ ಅರ್ಥಗೋಡೆ ಬಿದ್ದದ್ದನ್ನು ಕಂಡು ಅಳುತ್ತ ಮರಳಬೇಕಾಯಿತು.

ಮನುಷ್ಯರ ಜೀವನವೇ ಹೀಗೆ ಕೂಳು—ಕೊಬ್ಬಿರಿಯಾಗಿ ಹೇಗೋ ಸಾಗಿರುವಾಗ ದನಕರುಗಳ ಗೋಳನ್ನಂತೂ ದೇವರೇ ಬಲ್ಲ. ಬಳಿಪೆಯಲ್ಲಿದ್ದ ಮೇವನ್ನು ಇಂಥ ಮಳೆಯಲ್ಲಿ ತಂದು ಹಾಕುವದೂ ದುಸ್ತರವಾಗಿತ್ತು. ಉಳ್ಳವರು ಮನೆಯಲ್ಲಿದ್ದ ಕಾಳನ್ನು ದನಕ್ಕೆ ಇಟ್ಟು ಸಾಕುತ್ತಿದ್ದರು. ಉಳಿದವರ ಮನೆಗಳಲ್ಲಿ ಅವಗಳಿಗೆ ಉಪವಾಸವೇ ಗತಿಯಾಗಿತ್ತು. ಉಪವಾಸದ ಜೊತೆಗೆ ಅವಿಂಡವಾಗಿ ತಟಕಿಕ್ಕುವ ನೀರಲ್ಲಿ ಅವುಗಳ ಬೆನ್ನು ನನೆದುಹೋಗಿದ್ದವು, ತೊತು ತೊತಾಗಿದ್ದವು. ಕಾಲಿಟ್ಟಲ್ಲೆಲ್ಲ ಕೆಸರಾಗಿತ್ತು. ಎತ್ತೆ ಸರಿದರೂ ಒಂದಂಗುಲ ಒಣ ನೆಲ

ದೂರಕುವಂತಿರಲಿಲ್ಲ. ಮೂಕಪ್ರಾಣಿಗಳು ಮೂಕವಾಗಿಯೇ ಆ ನೋವನ್ನು ಅನುಭವಿಸಬೇಕಾಗಿತ್ತು.

ಶನಿವಾರ ರಾತ್ರಿ ಮಳೆ ನಿಂತಂತಾಗಿತ್ತು. ಆದರೆ ಆದರ ಬದಲಾಗಿ ಗಿಡ ಜೀರು ಸಹಿತ ಕೆತ್ತಿಟಿಂಬಿವಂತೆ ಬಿರುಗಾಳಿ ಬೀಸಲಾರಂಭಿಸಿತು. ಅದ್ಯಶ್ವವಾಗಿರುವ ಗಾಳಿ ದೃಶ್ಯವಾಗುವಂತಾಯಿತು. ಮಳೆಯೊಡನೆ ಸ್ವರ್ಥ ಕಟ್ಟಿದವರಂತೆ ಪಕ್ಷಿಮುದ್ರಿಕಿನಿಂದ ಅವ್ಯಾಹತವಾಗಿ ಬೀಸುತ್ತಲೇ ಇತ್ತು. ಗಿಡಗಳೆಲ್ಲ ಈ ಅಭ್ಯರತ್ಕೆ ಗದಗುಟ್ಟಿ ನಡುಗಿದವು.

ಈ ಮಳೆಗಾಳಿಯ ಭೀಕರ ತಾಂಡವ ತೊಡಗಿದ್ದಾಗ ಬಾಳಾಚಾರ್ಯರ ಮನೆ ಬಿಟ್ಟು ಹೇರಗೆ ಬಿದ್ದಿರಲೇ ಇಲ್ಲ. ಅವರ ಮನೆಯ ಪಡಸಾಲೆ, ನಡುಮನೆ, ಅಡಿಗೆ ಮನೆ ಎಲ್ಲ ಕಡೆಗೂ ಜಂಪಲಿಕ್ಕುತ್ತಿತ್ತು. ಜಂತೆಗಳಿಂದ ನಿಧಾನವಾಗಿ ಹರಿದುಬರುವ ನೀರನ್ನು ನಿಟ್ಟಿಸುತ್ತ ಕೊಡುವದೇ ಆಚಾರ್ಯರಿಗೆ ಕೆಲಸವಾಗಿತ್ತು. ಅಡಿಗೆ ಮನೆಯಲ್ಲಿ ಒಲೆ ಹೊತ್ತಿಸಲೂ ಸ್ಥಳವಿರಲಿಲ್ಲ. ದೇವರಮನೆಯೊಂದು ಮಾತ್ರ ಬೆಂಜ್ಜಿಗುಳಿದಿತ್ತು. ಅಲ್ಲಿ ಮಾತ್ರ ಜಂತೆ ಸೋರುತ್ತಿರಲ್ಲಿ.

ಶನಿವಾರ ರಾತ್ರಿ ನಾಲ್ಕು ಗಂಟೆಯಾಗಿರಬಹುದು. ಅವರ ಮನೆಯ ಪಕ್ಷಿಮುದ್ರಿಗಿಧ್ದ ಗೋಡೆ ಮಳೆಯ ಹೊಡೆತಕ್ಕೆ ಹೊದಲೇ ನೆನೆದದ್ದು, ಈಗ ಗಾಳಿಯ ಹೊಡೆತದಿಂದ ಧಡಧಡವಂದು ನೆಲಕ್ಕುರುಳಿತು. ಗೋಪಾಲಕೃಷ್ಣನ ಗುಡಿಯಲ್ಲಿ ಆಸರೆ ಪಡೆದಿದ್ದ ಕೆಲವರು ಈ ಸವ್ವಳ ಕೇಳಿದವರೇ ಅಲ್ಲಿಗೆ ಧಾವಿಸಿ ಬಂದರು. ಗೋಡರ ವಾಡೆಯಲ್ಲಿಯೂ ಕೆಲ ಜನರು ಆಶ್ರಯ ಪಡೆದಿದ್ದರು. ಅವರಿಗೂ ಈ ಸವ್ವಳ ಕೇಳಿಸಿರಬೇಕು. ಅವರೂ ಆ ಸ್ಥಳಕ್ಕೆ ಓಡಿಬಂದರು.

ಜನರು ಆಚಾರ್ಯರ ಮನೆಯಲ್ಲಿ ಒಳಹೊಕ್ಕು ನೋಡಿದರು. ಪಡಸಾಲೆ, ನಡುಮನೆಯಲ್ಲಿ ಜಲಮಯವಾಗಿದ್ದವು. ಇದ್ದ ಒಂದೇ ಒಂದು ಗುಡಾರ ಮಳೆ ನೀರನ್ನು ತಡೆಗಟ್ಟಲು ವ್ಯಧ ಸಾಹಸಮಾಡಿ ಒದ್ದೆಮುದ್ದೆಯಾಗಿ ಬಿದ್ದಿತ್ತು. ಆಚಾರ್ಯರ ಮನೆಯಲ್ಲಿರಲೇ ಇಲ್ಲ. ಆ ಹೊತ್ತಿನಲ್ಲಿ ಹೋಗಿದ್ದರೋ ದೇವರಿಗೇ ಗೊತ್ತು. ಜನರು ದೇವರಮನೆಯಲ್ಲಿ ಹಣಿಕಿಕ್ಕಿದರು. ದೇವರೆಯರು ಹಣಿಕಿದ ನಂದಾದೀಪ, ಪಕ್ಷಿಮಗಾಳಿಯ ಅಭ್ಯರದಲ್ಲಿ ಒದ್ದಾಡಿ ಶಾಂತವಾಗಿತ್ತು. ಆಚಾರ್ಯರ ಪತ್ತಿ ಅಲ್ಲಿಯೇ ಮಲಗಿದ್ದರು. ಮಗ್ಗಲಿಗೇ ಕೃಷ್ಣಾಜಿನವೋಂದು ಹಾಸಿತ್ತು. ಆಚಾರ್ಯರ ಜಪಮಣಿ, ಪಾರಾಯಣಕ್ಕೆಂದು ತೆಗೆದಿಟ್ಟ ಗೀತೆಯ ಗ್ರಂಥ ಅದರ ಮೇಲೆಯೇ ಇದ್ದವು. ಗೋಡೆ ಬಿದ್ದರಿಂದ ಪಕ್ಷಿಮುದ್ರಿ ಕಡೆಗೆಲ್ಲ ಬಯಲಾಗಿತ್ತು. ಅಂಥ ಬಿರುಗಾಳಿಯಲ್ಲಿ ಆಚಾರ್ಯರ ಪತ್ತಿ ಸುಖವಾಗಿ ಮಲಗಿದ್ದರು. ಜನರಿಗೆಲ್ಲ ಅಶ್ವಯುವಾಯಿತು.

ಆಚಾರ್ಯರೆಲ್ಲ ಎಂದು ಹೊಗಿದರು ಉತ್ತರ ಬರಲಿಲ್ಲ. ಕಳೆದ ಮೂರು ದಿನಗಳಿಂದ ಮಳೆಯ ಮೂಲಕ ನಿದ್ದೆಯಾಗಿರಲಿಕ್ಕೆಲ್ಲವೆಂದೇಣಿಸಿದರು. ಹಾಗೆಯೇ ಹೊರಗೆ ಬಂದು ಆಚಾರ್ಯರನ್ನು ಹಡುಕಲು ಹೊರಟರು.

ನದಿಯ ದಿಕ್ಕಿನಿಂದಲೇ ಆಚಾರ್ಯರು ಬರುತ್ತಿದ್ದರು. ಅದೇ ಸನುಕಾಗಿತ್ತೆಂದು ಜನರಿಗೆ ಅಗ ಗೊತ್ತಾಯಿತು. ಮೋಡಗಳು ದಟ್ಟವಾಗಿ ಕವಿದಿದ್ದರಿಂದ ಹೊತ್ತು ತಿಳಿಯುವಂತೆಯೇ ಇರಲಿಲ್ಲ. ಸ್ವಾನಮಾಡಿದ್ದರಿಂದ ಆಚಾರ್ಯರ ಮೈಯೆಲ್ಲ ಒದ್ದೆಯಾಗಿತ್ತು. ಬಾಯಿಂದ ಗೀತೆಯ ಶೈಲ್ಯಕ್ಕೊಂದನ್ನು ಮರಮರಳಿ ಹೇಳುತ್ತಿದ್ದರು. “ನೈನಂ ಭಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ” ಉಳಿದವರಿಗೂ ಕೇಳುವಪ್ಪು ಗಟ್ಟಿಯಾಗಿ ಆಚಾರ್ಯರು ಅದರ ಪಾರಾಯಣವನ್ನು ನಡೆಸಿದ್ದರು.

ಅವರನ್ನು ಕೆಂಡವರಲ್ಲಿಬ್ಬ “ಆಚಾರೆಪ್ಪ, ನಿಮ್ಮ ಮನೀ ಪಡುವ ದಿಕ್ಕಿನ ಗ್ರಾಡಿ ಬಿತ್ತಲ್ಲಿರಿ!” ಎಂದು ನಿಜವಾದ ಸಂಕಟದಿಂದಲೇ ಹೊಗಿ ಹೇಳಿದ. ಅದನ್ನು ಕೇಳಿದ ಆಚಾರ್ಯರು ನಕ್ಕು “ಹೀಂಗ ಬೀಳಲಿಕ್ಕೇ ಆಗಿತ್ತಪಾ ಆ ಗ್ರಾಡಿ. ಕಡೀಕೊಮ್ಮೆ ಬಿದ್ದಿತ? ನಾ ಇದ್ದಾಗ ಬೀಳಲಿಲ್ಲಲ್ಲ?” ಎಂದು ಏನೇನೋ ಮಾತಾಡಿದರು. ಮರುಕ್ಕಣಾದಲ್ಲಿಯೇ ಗೀತೆಯ ನೆನಪಾಗಿ “ನ ಜ್ಯೇನಂ ಕ್ಷೇದಯಂತ್ಯಾಪೋ ನ ಶೋಷಯತಿ ಮಾರುತಃ” ಎಂದು ಉಳಿದ ಶೈಲ್ಯಕಾಧಿವನ್ನು ಪರಿಸಿದರು. ಮಳೆ ಬೀಳುತ್ತಿತ್ತು; ಗಾಳಿ ಮಗ್ಗುಲೆಲುಬನ್ನು ಹೊರೆಯುವಂತೆ ಬೀಸುತ್ತಿತ್ತು.

ಆಚಾರ್ಯರ ಹಿಂದಿನಿಂದಲೇ ಜನರು ಅವರ ಮನೆಯ ಬಾಗಿಲಿಗೆ ಬಂದರು. ಇನ್ನೂ ಕತ್ತಲಿದ್ದೇ ಇತ್ತು. ವಾಲೀಕಾರ ಮಲ್ಲಪ್ಪ, “ಜಕಮಕಿ ಕಡುಮುಳಿ ಉರಿ ಮಾಡಲೇನ ಆಚಾರೆಪ್ಪ? ದೇವರ ಮುಂದಿನ ದೀಪಾನ ಆರಿಮೋಗೇತಿ” ಎಂದು ಕೇಳಿದ. “ನೋಡೋಣಂತೇಳು” ಎಂದು ಹೇಳುತ್ತ ಆಚಾರ್ಯರು ಮನೆಯಲ್ಲಿ ಕಾಲಿಟ್ಟರು.

ಪಶ್ಮಿಯ ದೇಹ ತಣ್ಣಾಗಿತ್ತು. ಉಸಿರು ನಿಂತುಹೋಗಿತ್ತು. ಆಚಾರ್ಯರು ಅಲ್ಲಿಯೇ ಕೆಲಮೊತ್ತ ಮೌನವಾಗಿ ಹುಳಿತುಬಿಟ್ಟರು. ಒಮ್ಮೆ ಸುತ್ತಲೂ ನೋಡಿದರು. “ನ ಜ್ಯೇನಂ ಕ್ಷೇದಯಂತ್ಯಾಪೋ ನ ಶೋಷಯತಿ ಮಾರುತಃ” ಇಲ್ಲಿ ದೇವರಮನೆಯಲ್ಲಿ ಜಂಪಲಿಕ್ಕುತ್ತಿರಲ್ಲ, ಮಳೆಯ ಬಂದು ಹನಿಯೂ ಇಲ್ಲಿ ಬಿದ್ದಿರಲಿಲ್ಲ. ಕಿಡಿಕಿಗಳೇ ಇಲ್ಲಿದ್ದರಿಂದ ಗಾಳಿಯೂ ಬೀಸುತ್ತಿರಲಿಲ್ಲ. ಜೀವವಿರುವವರೆಗೆ ಮಳೆಗಳಿಗಳಿಂದ ರಕ್ಷಣೆ ಬೇಕಾಗಿತ್ತು. ಈಗ? ಗೋಡೆ ಬಿದ್ದ ಗಾಳಿ ಬೀಸಿದರೂ ಅಷ್ಟೇ. ಮಳೆ ನಿರಂತರವಾಗಿ ಸುರಿದರೂ ಅಷ್ಟೇ.

ಆಚಾರ್ಯರರ ಪತ್ತಿ ಸಮಾಧಾನದಿಂದ ಮಲಗಿದ್ದರು.

ಆಚಾರ್ಯರು ಮಲ್ಲನನ್ನು ಕೊಗಿದರು, “ಮಲ್ಲಾ, ಮನಿ ಅಧಾರ ಗ್ರಾಮಿ ವಿದ್ಯಾಂಗ ಆತಲ್ಲವಾ? ಹೋಗು, ಶೇಷಪ್ಪಗ, ನಮ್ಮ ನಾರಾಯಣಗ, ಹಣಮೂಕಾಕಾನ ಮಗ ಶೀನಪ್ಪಗ ಹೇಳಿ ಬಾ, ಅವರು ಬಂದ ಮ್ಯಾಲ ಮುಂದಿನ ಕೆಲಸ” ಎಂದು ಹೇಳಿದರು. ಆಚಾರ್ಯರ ಮುಖಿಭಾವ, ಮಾತು, ದನಿ ಹೆದರಿಕೆಯನ್ನು ಹುಟ್ಟಿಸುತ್ತಿದ್ದವು. ಮಲ್ಲನಿಗೆ ಗಾಬರಿ ಎನ್ನಿಸಿತು. ಏನೋ ಹೇಳಬೇಕೆಂದ್ದು. ಕೈಲಾದಪ್ಪ ಆಚಾರ್ಯರಿಗೆ ಸಹಾಯ ನೀಡಬೇಕೆಂದ್ದು. ಆದರೆ ಆಚಾರ್ಯರ ನಿಲುವನ್ನು ನೋಡಿಯೇ ಅವನ ಎಲೆಯೋಳಗೆ ಏನೋ ಮುರಿದು ಬಿದ್ದಂತಾಗಿತ್ತು. ಅವನಿಗೆ ಏನೂ ಮಾತಾಡಲೂ ತಿಳಿಯದೆ “ಹಂರಿಯಪ್ಪ” ಎಂದವನೇ ಹೊರಗೆ ನಡೆದ.

ವಾಲೀಕಾರ ಮಲ್ಲಪ್ಪ ಲಗುಬಗೆಯಿಂದ ಆಚಾರ್ಯರು ಹೇಳಿದೆಗಳಲ್ಲಿ ತಿರುಗಿದ. ಕುಲಕರ್ಣಿ ಶೇಷಪ್ಪ ಉಂಟಾಗಿತ್ತು. ಪಾರ್ವತೀಪ್ಪನ ಗೌಡಿಕ ಪ್ರಕರಣದ ಬಗ್ಗೆ ಕರ್ಮಿಷನರರಲ್ಲಿ ಅಷೀಲು ಮಾಡುವದರ ಬಗ್ಗೆ ವಿಚಾರಿಸಲು ಬೆಳಗಾವಿಗೆ ಹೊರಟುಹೋಗಿದ್ದು. ಶೇಷಪ್ಪನ ಹೆಂಡತಿ ತುಳಸ್ಕನಿಗೆ ಮಾತ್ರ ಈ ಸುದ್ದಿ ಕೇಳಿ ತಡೆಯುವದಾಗಲಿಲ್ಲ. ಓಡುತ್ತೋಡುತ್ತ ಆಚಾರ್ಯರ ಮನೆಗ ಹೋದಳು. ವಾಲೀಕಾರ ಮಲ್ಲಪ್ಪನ ರಾಪು—ಮುಖ ನಾರಾಯಣಾಚಾರಿಯನ್ನು ಹೊಡೆದ್ದಿಸಿತು.

ಮನೆಗ ಬಂದವರನ್ನು ಆಚಾರ್ಯರ ಸ್ವಾಗತಿಸಿದರು. “ಅಂತೂ ಬಂದಿರ್ಯಾ ನೆಟ್ಟಿಗಾತು” ಎಂದರು. ಬಾಳಾಚಾರ್ಯರ ಅಣ್ಣನ ಮಗ ನಾರಾಯಣಾಚಾರಿಯೇ ಹೊದಲು ಮಾತು ತೆಗೆದ. ಅವನ ಮುಖ ಹೆದರಿಕೆಯಿಂದ ನಿರ್ವಿಜ್ಞವಾಗಿತ್ತು.

“ಆದದ್ದರ ಏನು ಕಾಕಾ? ಹೀಂಗಾಂಕ ಕೂತೀದಿ? ಒದ್ದೀ ಹಚಿಗೊಂಡೀಯಲ್ಲ?” ಎಂದು ಅಸಂಬದ್ಧವಾಗಿಯೇ ಕೇಳಿದ.

“ಹೊದಲ ನದಿಗೆ ಹೊರಡೋ ವ್ಯವಸ್ಥಾ ಮಾಡಿರಿ. ನಮ್ಮಾಕಿ ಈಗ ಮುಕ್ತ ಆದಳು. ಅಂತ್ಯದ ಸಂಸ್ಕಾರದ ವ್ಯವಸ್ಥಾ ಸಾಧ್ಯ ಆದಪ್ಪ ಲಗೂನೆ ಎಲ್ಲಾರೂ ಕೂಡಿ ಮಾಡಿಬಿಡಿರಿ” ಎಂದು ಆಚಾರ್ಯರು ದುಃಖಿಸಬಾರದೆಂದು ನಿರ್ಧಾರದಿಂದಲೇ ನುಡಿದರು.

ನಾರಾಯಣಾಚಾರಿಗೆ ದುಃಖಿ ಉಕ್ಕೆ ಬಂದಿತು. ಧೋತರವನ್ನು ಮುಖಿಕ್ಕೆ ಕಾಳಿಕೊಂಡು ಸಣ್ಣ ಕೊಸಿನಂತೆ ದನಿ ತೆಗೆದು ಅಳಲಾರಂಬಿಸಿದ. ಕಟ್ಟಿ ಒಡೆಯಿತ್ತೋ, “ಕಾಕಾ!” ಎಂದು ಜಿರುತ್ತಲೇ ಆಚಾರ್ಯರನ್ನು ತಬ್ಬಿಕೊಂಡು ಅಳಹತ್ತಿದ. ಅಳಬಾರದೆಂದಿದ್ದ ಆಚಾರ್ಯರ ಕಣ್ಣಿನಲ್ಲೂ ನೀರು ಧಾರೆಗಟ್ಟಿತು.

ಇತ್ತೀಚೆಗೆ ಗೀತೆ ಅವರ ಎದೆಯುಸಿರಾಗಿತ್ತು. ವಿಚಾರದ ಎಳೆಗಳಲ್ಲಿಯೂ ಗೀತಾರ್ಥವನ್ನು ನೇಯ್ಯ ಎದೆಯನ್ನು ಕಲ್ಲಾಗಿಸಿದ್ದರು. ಆದರೆ ಮಗನ ಶೋಕವನ್ನು ಕಂಡು ಹೃದಯವನ್ನೇ ತೋಡಿದಂತಾಯಿತು. ಅದನ್ನು ನೋಡಿ, ಇಂದ್ರಾಂತಿವರೀಗೆ ಹೆದರಿಕೆಯಿಂದ ಸುಮೃದ್ಧಿ ಇದ್ದ ಉಳಿದವರೂ ಅಳವಡಿಸಿದರು. ಉತ್ತರೆಯ ಮಳೆಯಂತೆ ಕಣ್ಣೀರು ಸುರಿಯಲಾರಂಭಿಸಿತು.

ಆಚಾರ್ಯರಿಗೆ ಎಚ್ಚರ ಬಂತು. ನಾರಾಯಣಾಚಾರಿಯ ಕಣ್ಣನ್ನೊರೆಸುತ್ತೆ “ನಾನಿ, ನಿ ಕಣ್ಣೀರ ಹಾಕಬಾರದಪಾ! ಆಕೀ ಕೆಲಸ ಮುಗಿತು, ಮುಕ್ತ ಆದಳು. ನಿಮ್ಮ ಕಕ್ಕಿ ಪುಣ್ಯ ಬೇಡಿ ಬಂದಾಕಿ ನಾನಿ. ‘ಮುಪ್ಪಿನ ಕಾಲ ಬಂತು. ಇನ್ನೂ ಧರ್ಮಾರ್ಥಕರ್ಮ ಮಾಡು’ ಅಂತ ನಾ ಹೇಳಿದರೆ, ‘ಅದೆಲ್ಲಾ ನಿಮಗ ಇರಲಿ. ನಿಮ್ಮ ಸೇವಾ ಮಾಡಿದ್ದಲ್ಲಾ ಅಷ್ಟ ಸಾಕು’ ಅಂತಿದ್ದಳು. ಕಡಿತನಕಾ ಅದನ್ನ ಮಾಡೇ ಸತ್ತೆಳು. ಯಾರ ಕಡಿಂದನೂ ಮಾಡಿಸಿಹೊಳ್ಳಲಿಲ್ಲ. ಅಂಥಾ ಪುಣ್ಯ ನನಗ, ನಿನಗ ಬರೂದುಲ್ಲ” ಎಂದು ಮಗನನ್ನ ಸಾಂತ್ವನಗೊಳಿಸಿದರು.

ನಾರಾಯಣಾಚಾರಿಗೆ ಈ ಮಾತುಗಳಿಂದ ಸಮಾಧಾನವೇನೂ ಆಗಲಿಲ್ಲ. ಮನೆ ಪಾಲಾದ ಮೇಲೆ ಕಕ್ಕನ ಮನೆಯಲ್ಲಿ ಕಾಲಿಟ್ಟದ್ದು ಇದೇ ಮೊದಲು. ಅಷ್ಟ ಕಕ್ಕನ ಜೊತೆಗೆ ಅವನ ದ್ವೇಷ. ಅವರೊಡನೆ ತಂಟಿ ಹೂಡಿದ್ದ. ಅವರನ್ನು ಹೊಟ್ಟಿಗೂ ಎಳೆದಿದ್ದ. ಅವರ ವಿರುದ್ಧ ಅಪಪ್ರಭಾರವನ್ನೂ ಮಾಡಿದ್ದ. ಮೊನ್ನೆ ಮೊನ್ನೆ ಕನ್ನಾಗತದ ಹೊತ್ತಿನಲ್ಲಿ ಬೇಕೆಂದೇ ಕಾಲು ಕೆದರಿ, ಜಗಳ ತೆಗೆದು, ಅವರನ್ನು ಅಪಮಾನಗೊಳಿಸಲು ಹಿಂದು ಮುಂದೆ ನೋಡಿರಲಿಲ್ಲ. ಈ ಕಕ್ಕನೇ ತಮ್ಮ ಆಸ್ತಿಯನ್ನೆಲ್ಲ ನುಂಗಿ ನೀರು ಕುಡಿದನೆಂಬ ನಂಬಿಕೆಯೇ ಅದಕ್ಕೆ ಕಾರಣವಾಗಿತ್ತು. ಆಚಾರ್ಯರಿಲ್ಲದಿದ್ದಾಗ ‘ಮುದುಕ’ ಎಂದೇ ಅವರನ್ನು ಸಂಖೋಧಿಸುತ್ತಿದ್ದ. ಆದರೆ ಈ ಎಲ್ಲ ಅವಿವೇಕದ ಹಿಂದೆಯೂ ಬಂದು ಅಂತಹಕರಣ ಮಿಡಿಯತ್ತಿತ್ತು. ಅದರ ಅರಿವು ನಾರಾಯಣಾಚಾರಿಗೇ ಇರಲಿಲ್ಲ. ಅವಿವೇಕ ಅದಕ್ಕೆ ಮುಸುಕು ಹಾಕಿತ್ತು. ಅಭಿಮಾನ ಅದನ್ನು ಹತ್ತಿರ ಹಾಯಗೊಟ್ಟಿರಲಿಲ್ಲ. ತಾನು ಅನುಭವಿಸುತ್ತಿದ್ದ ಬಡತನದ ನೂರೆಂಟು ತಾಪತ್ಯಯಗಳು ಆ ಅರಿವನ್ನು ತುಳಿಯುತ್ತಿದ್ದವು.

ಆದರೆ ಆ ಅರಿವು ಕಕ್ಕಿಯ ನೆವದಲ್ಲಿ ಮತ್ತೆ ಮತ್ತೆ ಬದುಕಿ ಬರುತ್ತಿತ್ತು. ಕಕ್ಕನ ಜೊತೆಗೆ ಎಷ್ಟು ತೀವ್ರ ದ್ವೇಷವೋ, ಅಷ್ಟು ಕಕ್ಕಿಯ ಬಗ್ಗೆ ಅಮಿತ ತ್ವೀಕಿ, ವಿಶ್ವಾಸ. ಸಣ್ಣವಿದ್ದಾಗ ತಾಯಿ ಸತ್ತು ಪರದೇಶಿಯಾಗಿದ್ದ ನಾರಾಯಣಾಚಾರಿಯನ್ನು ಕಕ್ಕಿ ಕೈತುತ್ತು ಮಾಡಿ ಸಲಹಿದ್ದಳು. ಇಷ್ಟಾದರೂ ತಾನು ಬದುಕುತ್ತಿರುವದು

ಅವಳ ಪುಣ್ಯದಿಂದಲೇ ಎಂದು ಅವನಿಗೆ ಗೊತ್ತಿತ್ತು. ಮನೆ ಪಾಲಾಗಿ ಕಕ್ಷನೊಡನೆ ಜಗಳ ಹೂಡಿದ ಮೇಲೆ, ಕಕ್ಷನ ಮನೆಗೆ ಕಾಲೀಟೆದ್ದಿಲ್ಲ. ಒಮ್ಮೆ ಮುಚ್ಚಂಜೆಯ ಮಜ್ಜಿನಲ್ಲಿ ಗೋಪಾಲಕೃಷ್ಣನ ಗುಡಿಯ ಹತ್ತಿರ ಕಕ್ಷ ಭೇಟಿಯಾಗಿದ್ದಳು. ಇತ್ತೇಚೆಗೆ ಅವಳಿಗೆ ಕಣ್ಣ ಸರಿಯಾಗಿ ಕಾಣುತ್ತಿರಲ್ಲಿಲ್ಲ. ಅದೇ ಲಾಭ ತೆಗೆದುಕೊಂಡು ನಾರಾಯಣಾಚಾರಿ ತಪ್ಪಿಸಿ ಹೋಗಬೇಕಂದಿದ್ದ. ಆದರೆ ಅಂಥ ಮಜ್ಜಿನಲ್ಲಿಯೂ ಅವನನ್ನು ಗುರುತಿಸಿದ್ದಳು. ಕರೆದು, ಮನೆಗೇಕೆ ಬರುವದಿಲ್ಲವೆಂದು ಸಿಟ್ಟಿಗೆದ್ದು ಕೇಳಿದ್ದಳು. ನಾರಾಯಣಾಚಾರಿ ನಾಚಿಕೆಯಿಂದ ಮುಖ ಕೆಳಗೆ ಹಾಕಿ ಕಣ್ಣೀರು ಸುರಿಸುತ್ತಿದ್ದ. “ಹುಚ್ಚ ಹೋಡಿ, ಅಳಲಿಕ್ಕೇನಾತೋ? ಸಂಚಿಮೊತ್ತು ಅಳಬಾರದು ಸುಮ್ಮನಿರು. ಬಡಿದಾಡಿದರೂ ನಿಮ್ಮ ಕಕ್ಷ ಸುಳ್ಳಿನಪಾ ಅವರು? ಇನ್ನೊಬ್ಬರಿಗೆ ಕಕ್ಷ ಅಂತ ಅನಲಿಕ್ಕೆ ಸಾಧ್ಯ ಅದ ಏನು?” ಅಂತೆಕರಣಿದ ಒಳಹೊಕ್ಕು ಮಾತಾಡಿ ನಿರೀಳಿಸಿದ್ದಳು. ಅಂದು ಅವಳ ಕೈಯಿಂದ ಪಾರಾಗಬೇಕಾದರೆ ಸಾಕಾಗಿ ಹೋಯಿತು.

ಅಂಥ ಕಕ್ಷ ಈಗ ಇಲ್ಲವಾಗಿದ್ದಳೆಂದರೆ ನಂಬುವದಾದರೂ ಹೇಗೆ? ಅ ವಿಜಾರವೇ ಅಸಹನೀಯವೆನಿಸಿತು. “ಕಾಕಾ, ಕಾಕಾ, ತಾಯಿನ್ನ ನುಂಗಿ ಹೂತ ನನಗ ತಾಯಾಗಿದ್ದಳು ಕಕ್ಷ. ಆ ಕಕ್ಷೇನೂ ಹೋದಳ? ಇನ್ನೇನು ಮಾಡಲಿ ಕಾಕಾ?” ಎಂದು ಮತ್ತೆ ಭೋರಿಟ್ಟು ಅಳಹತ್ತಿದ. ಮೈಮೇಲಿನ ಪರಿವೇಶಲ್ಲದೆ ನೆಲದ ಮೇಲೆ ಹೋರಳಾಡಹತ್ತಿದ. ಕಂಡವರಿಗೆಲ್ಲ ಸೆಡವಿನಿಂದ ಉತ್ತರವಿತ್ತು ಸಾಗುತ್ತಿದ್ದ ನಾರಾಯಣಾಚಾರಿ ಈಗ ಎಳಕೊಸಿನಂತೆ ಒದ್ದಾಡಿದ.

ಬಾಳಾಕಾರ್ಯರು ಪುನಃ ಅವನನ್ನು ಸಾಂತ್ವನಪಡಿಸಲು ಯತ್ನಿಸಲಿಲ್ಲ. ಅತ್ತತ್ತೇ ಅವನ ದುಃಖಿ ಕಡಿಮೆಯಾಗಲಿ ಎಂದು ಸುಮ್ಮನಾದರು. ನಾರಾಯಣಾಚಾರಿ ಅಳುವದನ್ನು ಸ್ವಲ್ಪ ಕಡಿಮೆಮಾಡಿ, “ಕಾಕಾ, ಕಕ್ಷಗೆ ಸಾಯಾ ಮುಂದ ಒಂದು ಗುಟುಕು ನೀರು ಹಾಕೋ ಪುಣ್ಯಾನೂ ನನಗಿಲ್ಲ. ಏನಾಗಿತ್ತು ಕಾಕಾ? ನನಗ ಹೇಳಿಕಳಿಸಲಿಲ್ಲ ಯಾಕ? ಅಂತ್ಯ ಕಾಲಕ್ಕಾದರೂ ಆಕೆ ಸೇವಾಮಾಡಿ ಆಕೆ ಖುಣಾ ಗುಂಜಿಯಷ್ಟಾದರೂ ಮುಟ್ಟಿಸತ್ತಿದ್ದೆ. ಯಾಕ ಹೇಳಿಕಳಿಸಲಿಲ್ಲ ಕಾಕಾ?” ಎಂದು ಮತ್ತೆ ಗೋಳಿಟ್ಟು.

ಆಚಾರ್ಯರು ಅದಕ್ಕೇನು ಹೇಳಬೇಕು? ಇಬ್ಬರೂ ಗಂಡ ಹೆಂಡತಿ, ಈ ಮೂರು ನಾಲ್ಕು ದಿವಸಗಳ ಅವಧಿಯಲ್ಲಿ ಪ್ರಯಾಣದ ಸಿದ್ಧತೆಯನ್ನೇ ಮಾಡಿದರೆ ಇತ್ತು. ಆಚಾರ್ಯರಿಗಂತೂ ಇನ್ನು ಇರುವದು ಬೇಕಾಗಿರಲ್ಲಿಲ್ಲ. ತಮ್ಮ ಅವಶ್ಯಕತೆ ಜಗತ್ತಿಗಿಲ್ಲವೆಂದು ಅವರಿಗೆ ಗೊತ್ತಾಗಿತ್ತು. ಜಗತ್ತು ಶಿಷ್ಟವಾಗಿ ಬದಲಾಗಬೇಗಿತ್ತು.

ಹೋಸಪ್ಪವಾಹದಲ್ಲಿ ಹಳೆಯ ಕಸಕಡ್ಡಿಗಳೆಲ್ಲ ತೇಲಿ ಹೋಗಬೇಕಾಗಿತ್ತು. ಇದ್ದು ಜೀವನಕ್ಕೆ ತಲೆಭಾರವಾಗುವದಕ್ಕಿಂತ, ಮಯ್ಯಾದೆಯಿಂದ ಹೊರಟು ಹೋಗುವದೇ ಒಳ್ಳಿಯದೆಂದನಿಸಿತ್ತು. ಅದಕ್ಕಾಗಿಯೇ ಸಿದ್ಧತೆ ನಡೆಸಿದ್ದರು. ಗೀತೆಯ ಪಾರಾಯಣ ನಡೆಸಿದ್ದೂ ಅದಕ್ಕಾಗಿಯೇ. ಸಾಮಿಗೆ ಹೆದರಬಾರದೆಂದೇ ಈ ಎಲ್ಲ ಧ್ಯೇಯವನ್ನು ತುಂಬಿಕೊಂಡದ್ದು. ಇದು ಆಚಾರ್ಯರ ಪತ್ರಿಗೆ ಹೇಗೆನೂ ಸೂಕ್ತವಾಗಿ ಗೊತ್ತಾಗಿತ್ತು. ಆಚಾರ್ಯರೇ ಹೊರಟು ಹೋಗುತ್ತಿರುವಾಗ ತಾನಾದರೂ ಇದ್ದೇನು ಮಾಡಬೇಕು? ಮೊದಲಿನಿಂದ ಗಂಡನ ಭಾಯಾನುವಶಿನಿಯಾಗಿ ಬೆಳೆದು ಬಂದಿದ್ದರೂ, ಈ ಒಂದು ವಿಷಯದಲ್ಲಿ ಅವರ ಮಾತನ್ನು ಕೇಳುವಂತಿರಲ್ಲಿರೇನೋ!

“ನಾನೀ, ಆಕಿ ಪುಣ್ಯವಂತಿ ಅಂತ ನಾ ಹೇಳಲಿಲ್ಲ? ಯಾರ ಸೇವಾನೂ ಆಕಿಗೆ ಬೇಕಾಗಿರಲಿಲ್ಲ. ಏನೋ ಸ್ವಲ್ಪ ಜ್ಞಾರ್ಥ ಬಂದಿದ್ದವು. ದೇವರ ಮನ್ಯಾಗ ಮಲಗಸರಿ ಅಂತ ಹೇಳಿದಳು. ಮಲಗಲಿಕ್ಕಿಂತಿಂದ ಬ್ಯಾರೇ ಕಡೆ ಜಾಗಾನೂ ಇರಲಿಲ್ಲ. ಆಗಲಿ ಅಂದೆ. ಅಲ್ಲೇ ಮಲಗಿದ್ದಳು. ಮೃಮುಟ್ಟಿದರ ಕೆಂಡದಂಥ ಜ್ಞಾರ್ಥ. ನಿದ್ದಿ ಹತ್ತಿದವರ್ಧಂಗ ಮಲಗಿಬಿಟ್ಟಳು. ನೀರು ಹಾಕಿದರೂ ಬ್ಯಾಡಾ ಅಂದಳು. ನಿನ್ನ ರಾತ್ರಿನ ಇಲ್ಲೇ ತಂದು ಹಾಕಿದ್ದೆ. ಬೆಳತನಕಾ ಹತೀಲೇನ ಕೂತಿದ್ದೆ. ಮಿಳಿ ಹತ್ತಿದ್ದರಿಂದ ಧಂಡಿ ಆಗಿ ಜ್ಞಾರ್ಥ ಬಂದಿರಬೇಕೂ ಅಂತ ತಿಳಿಕೊಂಡಿದ್ದೆ. ಕಡಿಮ್ಯಾಗತದ ಅಂತ ತಿಳಿಕೊಂಡು ನಾನು ಗೀತಾ ಓದಿಕೊಂಡ ಕೂತೆ. ನಸಕಿನ್ಯಾಗ ದಿನದ್ವಾರಂಗ ಸಾನಕ್ಕೆ ಹೋದೆ. ಬರೂದರಾಗ ದೇವರಪಾದ ಸೇರಿಬಿಟ್ಟದ್ದಳು. ಈಗ ಅನಸತದ, ಅವು ಧಂಡಿ ಜ್ಞಾರ್ಥ ಆಗಿರಲಿಕ್ಕಿಲ್ಲ ಅಂತ.” ಆಚಾರ್ಯರು ಸಂಕ್ಷಿಪ್ತವಾಗಿಯೇ ತಮ್ಮ ಪತ್ರಿಯ ಮರಣದ ಕರೆಯನ್ನು ಹೇಳಿದರು.

ನೆರೆದವರೆಲ್ಲ ಸಹಾನುಭಾತಿಯಿಂದ ಕೇಳಿದರು. ಆಚಾರ್ಯರ ಪತ್ರಿಯ ಮರಣ ಅವರಲ್ಲಿ ಹೆದರಿಕೆಯನ್ನು ಹುಟ್ಟಿಸಿತ್ತು. ಮರಣವೆಂದರೆ ಇಷ್ಟು ಅಕಸ್ಮಿಕವಾಗಿರುತ್ತದೆಯೇ? ಮಣಿ ಬಂತು, ಗಾಳಿ ಬೀಸಿತು. ಎಲ್ಲರ ಮನಸೆಗಳಂತೆಯೇ ಆಚಾರ್ಯರ ಮನೆಯ ಗೋಡೆಯೂ ಬಿದ್ದಿತು. ಅವುಗಳಂತೆಯೇ ಆಚಾರ್ಯರ ಪತ್ರಿಯೂ ಸೀತೆ ನೆಲದೊಡಲಿನಲ್ಲಿ ಮರೆಯಾದಂತೆ, ಯಾರಿಗೂ ಹೇಳಿದೆ ಕೇಳಿದೆ ಹೋಗಿಬಿಟ್ಟರೇ? ಬದುಕು ಸಾವುಗಳೆಲ್ಲ ಆಟವಾಗಿ ಹೋದವೇ?

ಅಂತ್ಯಸಂಸ್ಕಾರವನ್ನು ತೀವ್ರವಾಗಿ ಮಾಡಬೇಕೆಂದು ಆಚಾರ್ಯರು ಹೇಳಿದ್ದರೂ ಅವರಾರಿಗೂ ಅದಕ್ಕೆ ಮನಸ್ಸಾದಂತೆಯೇ ತೋರಲಿಲ್ಲ. ಆಚಾರ್ಯರೇ ಮತ್ತೊಮ್ಮೆ ಎಚ್ಚರಿಸಬೇಕಾಯಿತು. ವಾಲೀಕಾರ ಮಲ್ಲ ಬಿದುಗಳನ್ನೂ ಉಳಿದ ಸಾಮಾನುಗಳನ್ನೂ ತಂದು ಹಾಕಿದ. ಆಗಲೇ ಸುದ್ದಿ ಉರಲ್ಲೆಲ್ಲ ಹರಡಿದ್ದು.

ಯಾರ್ಥರೋ ಆಚಾರ್ಯರನ್ನು ಕಾಣಲು ಬಂದರು. ಬಂದ ಜನರಿಗೆ ಮನೆ ಹಿಡಿಸದಾಯಿತು. ಬಂದವರು ಮಳೆಯಲ್ಲೇ ನಿಂತರು. ಯಾರಿಗೂ ಯಾತರ ಪರಿವೇಶೂ ಇದ್ದಂತೆ ಕಾಣಲಿಲ್ಲ. ಹೊಸ ಸೀರೆ, ದಂಡ, ಕುಂಕುಮ ಏನೇನೋ ಬಂದವು.

ಉಂಟಾರ ಹೆಣ್ಣುಮುಕ್ಕಳೆಲ್ಲ ಅಲ್ಲಿ ಕೂಡಿದ್ದರು. ಒಬ್ಬೊಬ್ಬರಾಗಿ ಜಾತಿಭೇದ ಕೂಡ ಇಲ್ಲದೆ ಒಳಗೆ ಹೋಗಿ ಆಚಾರ್ಯರ ಪತ್ರಿಯ ಅಂತ್ಯದರ್ಶನವನ್ನು ಪಡೆದರು. ಕಣ್ಣೆರಿಟ್ಟು ಹೊರಗೆ ಬರುತ್ತಿದ್ದರು.

ಹಣತುಂಬ ಕುಂಕುಮ, ಹೊಮಾಲೆ, ಕಾಡಿಗೆ, ಕಾಲುಂಗರ ಪಿಲ್ಲೆಗಳಿಂದ ಅಲಂಕೃತಳಾಗಿ, ಸಕಲಸೌಭಾಗ್ಯಗಳಿಂದೊಡಗೊಡಿ, ಕಂಕಣಕ್ಕೆಯನ್ನು ಮೇಲೆ ಮಾಡಿಕೊಂಡು ಆಚಾರ್ಯರ ಪತ್ರಿ ಕೊನೆಯ ಯಾತ್ರೆಗೆ ಸಿದ್ಧಳಾಗಿದ್ದಳು. ಉಂಟಾರ ಸೃಜನಯಾತ್ರೆಯಲ್ಲಿ ಭಾಗವಹಿಸಲು ಬಂದಿತ್ತು. ಸೂರ್ಯೋದಯಕ್ಕೆ ಸರಿಯಾಗಿ ಯಾತ್ರೆ ಹೊರಟಿತು.

ಈ ಮರಣವಾರ್ತೆಯನ್ನು ಕೇಳಿ ಆಚಾರ್ಯರನ್ನು ಸಾಂತ್ಯನಗೊಳಿಸಲೆಂದು ಲಿಂಗಪ್ರಾಪ್ತಾಗೂ ಪಡದಯ್ಯನವರಿಬ್ಬರೂ ಬಂದಿದ್ದರು. ಲೋಕೋಪಜರಕ್ಕಾಗಿ ನಾಲ್ಕು ಸಮಾಧಾನದ ಮಾತುಗಳನ್ನಾಡಿ ಎದ್ದರು. ಸೃಜನಯಾತ್ರೆಯೊಡನೆ ತಾನು ಹೋಗಬೇಕೆಂದು ಲಿಂಗಪ್ರಾಪ್ತಿಗೆ ಮನಸ್ಸಾಯಿತು. ಪಡದಯ್ಯನವರು ಮಾತ್ರ ಇದನ್ನುರಿತು ಮತಕ್ಕೆ ನಡೆದೆಬಿಟ್ಟರು. ಲಿಂಗಪ್ರಾಪ್ತಿ ನೀರಗಸೆಯವರೆಗೆ ಯಾತ್ರೆಯ ಜೋತೆಗೆ ನಡೆದ. ಆದರೆ ಅವನನ್ನು ಮಾತಾಡಿಸುವವರು ಯಾರೂ ಇರಲಿಲ್ಲ. ಎಲ್ಲರ ಮನಸ್ಸು ದುಃಖಿದಲ್ಲಿ ಮುಖಗೇಳುತ್ತಿದ್ದವು. ಯಾರ ಬಾಯಲ್ಲಿ ಆಚಾರ್ಯರ ಪತ್ರಿಯ ಹೋಗಳಿಕೆಯ ಮಾತುಗಳಲ್ಲದೆ ಬೇರೇನೂ ಕೇಳುತ್ತಿರಲಿಲ್ಲ. ಆಚಾರ್ಯರ ಪತ್ರಿಯ ಜೀವನಚಿತ್ತವೇ ಅವರ ಕಣ್ಣೆದುರಿಗೆ ಬಂದಂತಾಗಿತ್ತು. ಈ ಕ್ಷಣಾದಲ್ಲಂತೂ ಅವಳನ್ನು ಮರೆಯುವದು ಸಾಧ್ಯವೇ ಇರಲಿಲ್ಲ. ಇಷ್ಟು ದಿನ ಮರೆಯಲ್ಲಿ, ಮೋಡಗಳ ಹಿಂದಿನ ಬೆಳಕಿನಂತೆ ಅವಳ ಬಾಳಿದ್ದಳು. ಬಂದು ದಿನವು ಒಬ್ಬರಿಗೂ ಬಿರುಸುಮಾತಾಡಿ ನೋಯಿಸಿರಲಿಲ್ಲ. ನೆನೆಸಿದ ಕತೆಯನ್ನೇ ಮತ್ತೆ ನೆನೆಸಬೇಕಾಗಿತ್ತು. ಇದೊಂದು ತುಂಬಿ ಬರಲಾರದ ಹಾನಿಯಿಂದು ಎಲ್ಲರಿಗೂ ಅನಿಸಿತ್ತು. “ಮುದುಕನ ಬಾಳ್ಳಿ ಇನ್ನು ಕರಿಣಾತು!” ಎಂದು ಆಚಾರ್ಯರಿಗೆ ಕೆಲವರು ಮರುಗಿದರು.

ಆಚಾರ್ಯರು ಮಾತ್ರ ವಿಚಲಿತರಾಗದೆ ಸೃಜನಯಾತ್ರೆಯ ಜೋತೆಗೆ ನಡೆದಿದ್ದರು. ಅವರ ಬಾಯಿ ಸುಮೃದ್ಧಿದ್ದರೂ ಹೃದಯ ಗೀತೆಯ ಶ್ಲೋಕಗಳನ್ನು ನುಡಿಯುತ್ತಿತ್ತು. “ಸ್ನೇಹಂ ಭಿಂದಂತಿ ಶಸ್ತಾಣಿ, ಸ್ನೇಹಂ ದಹತಿ ಪಾವಕಃ ನ ಚ್ಯಾನಂ ಕ್ಷೇದಯಂತ್ಯಾಪೋ

ನ ಶೋಷಯತಿ ಮಾರುತಃಃ” ಆತ್ಮದ ಸ್ವರೂಪ ಇದೇ ಎಂದು ಈ ನಶ್ವರ ಜಗತ್ತಿನಲ್ಲಿ ನೆನಪು ಮಾಡಿಕೊಳ್ಳಬೇಕಾಗಿತ್ತು. ಮಳೆ ಸುರಿಯುತ್ತಿತ್ತು. ಗಾಳಿ ಬೀಸುತ್ತಿತ್ತು. ದೂರದಲ್ಲಿ ನದಿಯ ತೀರದಲ್ಲಿ ಹೊತ್ತಿಂದ ಬೆಂಕಿ ಕಾಯುತ್ತಿತ್ತು. ಆತ್ಮ ಅವುಗಳನ್ನೇಲ್ಲ ಏರಿ ಅಮರವಾಗಿರುತ್ತದಂತೆ. ಅದರ ಸ್ವರೂಪ ಕಣ್ಣಿಗೆ ಕಟ್ಟಬಹುದು ನಿಜಕ್ಕಿಂತ ವಾಗಬೇಕು. ಹೇಗೆ? ಆಚಾರ್ಯರು ದೇವರಿಗೆ ಮೊರೆಯಿಟ್ಟರು. “ದಿವ್ಯಂ ದದಾಮಿ ತೇ ಚಹುಃ” ಈ ವರವನ್ನು ಯಾರು ಕೊಡಬಹುದು? ಆಚಾರ್ಯರ ಮನಸ್ಸು ಒಂದೇ ಸವನೆ ಧೇನಿಸುತ್ತಿತ್ತು.

ಛಿತ್ತ

ಆಚಾರ್ಯರ ಪತ್ತಿಯ ಶವವನ್ನು ಲಿಂಗಪ್ಪ ನೀರಗಸೆಯವರಿಗೆ ಕಳಿಸಲಿಕ್ಕೆ ಹೋದದ್ದೇ ಸಾಕಾಗಿತ್ತು. ಮಳೆ, ಕಾಲಲ್ಲಿ ಕೆಸರು, ಚೆಳಿ—ಗಾಳಿ ಇವುಗಳನ್ನು ನೋಡಿ ಲಿಂಗಪ್ಪನಿಗೆ ಮುಂದುವರಿಯುವ ಮನಸ್ಸಾಗಲಿಲ್ಲ. ಹಾಗೆಯೇ ಮತಕ್ಕೆ ತಿರುಗಬಂದ. ಪಡದಯ್ಯನವರು ಅವನನ್ನು ಜೀವ್ಯೇ ಮಾಡುವದಕ್ಕೂ ಹಿಂಜರಿಯಲಿಲ್ಲ. ಆಚಾರ್ಯರ ಪತ್ತಿ ತೀರಿಕೊಂಡದ್ದಕ್ಕೆ ಪಡದಯ್ಯನವರಿಗೇನೂ ದುಃಖವಾಗುವ ಕಾರಣವಿರಲಿಲ್ಲ. ಒಂದು ದೃಷ್ಟಿಯಿಂದ ಅವರದು ವಜ್ರಸಮ ವ್ಯಕ್ತಿತ್ವವೇ. ಈ ಅಳುಬುರುಕತನ ಅವರಲ್ಲಿ ಎಂದೂ ಇರಲಿಲ್ಲ. ಉರಗೊಡನಾದ್ದರಿಂದ ತಾನು ನಾಲ್ಕು ಜನರ ಸಲುವಾಗಿ ಸೃಶಾನಯಾತ್ರೆಯಲ್ಲಿ ಭಾಗವಹಿಸಲೇಬೇಕಾಯಿತು ಎಂದು ಲಿಂಗಪ್ಪ ಸಮಧಿನೆ ಮಾಡಿಕೊಂಡ.

ಆಡುತ್ತಾಡುತ್ತ ಮಾತು ಎಲ್ಲಿಂದಲೋ ಚಿಮುಣಾಳ ವಿಷಯಕ್ಕೆ ಶಿರುಗಿತ್ತು. ಲಿಂಗಪ್ಪ ಸುತ್ತುಸುತ್ತಾಡಿ ಮಾತಾಡತೊಡಗಿದ. ಪಡದಪ್ಪನವರಿಗೂ ಅಷ್ಟೇ ಬೇಕಾಗಿತ್ತೇನೋ! ಲಿಂಗಪ್ಪಗೊಡನೇ ಚಿಮುಣಾಳ ಶಾಶ್ವತ ಪ್ರಿಯಕರನೆಂದಾಗಿ ಬಿಂಬಿ ಅವರ ಮೇಲಿನ ಹೊಣೆ ಅರ್ಥ ಹಗುರವಾಗುತ್ತಿತ್ತು. ಚಿಮುಣಾ ಅವರ ಪಾದಕ್ಕಂಟಿಕೊಂಡು, ಈಗ ಪಾಪಕ್ಕೂ ಅಂಟಿಕೊಂಡಿದ್ದಳು. ಯಾವುದೋ ತಲೆತಿರುಕುತ್ತಿದ್ದಿಂದ, ರಾತ್ರಿಯೆಲ್ಲ ನಿದೆಗೆಷ್ಟು ಅವಳನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಆದರೆ ಅವಳನ್ನು ಸಾಕುವದೆಂದರೆ ಒಂದು ಮುಳ್ಳನಂತೆ ಚುಚ್ಚುವ ಎಚ್ಚರವನ್ನೇ ಸಾಕಿಕೊಂಡಂತಿತ್ತು. ಅಂತರಂಗವನ್ನು ಮರೆಯುವದರಲ್ಲಿಯೇ ಪಡದಯ್ಯನವರಿಗೆ ಸುಖವಿತ್ತು. ಇಡೀ ಜೀವನವನ್ನೇ ಮರೆಯುವದರಲ್ಲಿ ತೊಡಗಿದ್ದರು. ನೂರೆಂಬು ಸಾರ್ವಜನಿಕ ಕಾರಭಾರಗಳಲ್ಲಿ ಅವರು ಆಸಕ್ತಿ ವಹಿಸುತ್ತಿದ್ದಕ್ಕೆ ಇದೇ ಕಾರಣ. ಸ್ವಭಾವತಃ ಧರ್ಮದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ.

ವೈರಾಗ್ಯ ಅವರ ಪಾಲಿಗೆ ಕಚಿ ಕೂಳಾಗಿತ್ತು. ಆದರೆ ಸನ್ಯಾಸದ ಹೊಣೆಗೇಡಿತನ ಸುಖಕರವಾಗಿತ್ತು. ಆದ್ದರಿಂದ ಮರವನ್ನು ಬಿಡುವದು ಸಾಧ್ಯವಿರಲಿಲ್ಲ.

“ಬಿಲ್ಲು ಬೆಳವಲಕಾರು ಹಿಡಿಬಾರದಯ್ಯ” ನಿಜ. ಆದರೆ ಬುದ್ಧಿಶಕ್ತಿಯೊಂದಿದ್ದರೆ ಎಂಥ ಪಾಪದ ಮೇಲೂ ಮುಸುಕು ಹಾಕಿ ವೈರಾಗ್ಯ-ಸಂಸಾರಗಳ ಸಮಸ್ಯೆಯವನ್ನು ಸಾಧಿಸಬಹುದಲ್ಲ. ಪಡದಯ್ಯನವರು ಸಾಧಿಸಿದ್ದರು. ಇನ್ನೊಬ್ಬರ ಸಣ್ಣತನವನ್ನು ಬಯಲಿಗೆಳಿಯುವದರಲ್ಲಿ ಅವರು ನಿಷ್ಣಾತರಾಗಿದ್ದರು. ಬುದ್ಧಿಶಕ್ತಿಯ ಬಲವಾದ ಸೂತ್ರವೋಂದರಿಂದಲೇ ತಮ್ಮ ತೀರ ವಿಮುವಿವಾಗಿದ್ದ ಇಬ್ಬಗೆಯ ಬಾಳುವೆಯನ್ನು ಬಿಗಿದ್ದರು. ವಿರಕ್ತಿಯ ವೇಷದಲ್ಲಿ ಆಸಕ್ತಿಯ ಅಕ್ಷಯಪಾತ್ರೆಯನ್ನು ಭದ್ರವಾಗಿರುವಂತೆ ನೋಡಿಕೊಂಡಿದ್ದರು.

ಆದರೆ ಪಾಪ ಆ ಬುದ್ಧಿಶಕ್ತಿಯನ್ನೇ ಹಣ್ಣುಗೊಳಿಸುತ್ತಿತ್ತು. ಚಿಮಣಾ ತಮ್ಮ ಸೇರೆಯಲ್ಲಿದ್ದರೂ ಅವಳ ಇರವು ಅಸಹನೀಯವಾಗಿತ್ತು. ಇದೊಂದು ಆಟದಲ್ಲಿ ಪಡದಯ್ಯನವರು ಒಳಗಿಂದೊಳಗೇ ಸೋತುಹೋಗಿದ್ದರು. ಚಿಮಣಾ ಬೇಕಾಗಿದ್ದಳು, ಬೇಡವಾಗಿದ್ದಳು. ಇವೆರಡೂ ನಿಜವಿದ್ದಾಗ ಬುದ್ಧ-ಹೃದಯಗಳ ಒಳತೋಳಿ ಮಸಗುತ್ತಿತ್ತು. ತಿರಸ್ಯಾರ ಮೋಹಗಳರಡೂ ಗುದುಮುರಿಗೆ ಹಾಕಿ ಮನಸ್ಸನ್ನು ಗಾಸಿಗೊಳಿಸಿದ್ದವು.

ಇಂಥ ಹೊತ್ತಿನಲ್ಲಿಯೇ ಲಿಂಗಪ್ಪ ಅವರ ಕಣ್ಣಿಗೆ ಬಿಡಿದ್ದ. ಅವನ ಮೋಹವನ್ನು ಅವರು ಸೂಕ್ಷ್ಮವಾಗಿಯೇ ಗುರುತಿಸಿದ್ದರು. ಹುಂಬತನದಿಂದಾಗಿ ಲಿಂಗಪ್ಪ ಅನೇಕವೇಳೆ, ಚಿಮಣಾಳ ಬಗ್ಗೆ ತನ್ನ ಆಸಕ್ತಿಯನ್ನು ಪ್ರಕಟಿಸಿದ್ದ. ಅದನ್ನು ಗುರುತಿಸಿದ್ದರಿಂದಲೇ ಪಡದಯ್ಯನವರು ಸುಲಭವಾಗಿ ತಮ್ಮ ಪಾಪದ ಹೊಣೆಯನ್ನು ಸಾರ್ವಜನಿಕವಾಗಿ ಅವನ ತಲೆಯ ಮೇಲೆ ಹೊರಿಸಿದ್ದರು. ಅವನು ಹೆದರಿದ್ದ, ಆದರೆ ಅದನ್ನು ನಿರಾಕರಿಸುವ ದ್ವೇಯ ಅವನಿಗಿರಲಿಲ್ಲ. ಅಂದಿನಿಂದ ಪಡದಯ್ಯನವರು ಈ ಹೊರ ಆಟದ ಚಿಂತೆಯಲ್ಲೇ ತೊಡಗಿದ್ದರು. ಈಗಲೂ ಅದೇ ವಿಚಾರವನ್ನೇತ್ತಿದರು.

ಲಿಂಗಪ್ಪ ಚಿಮಣಾಳ ಬಗ್ಗೆ ತನಗಿರುವ ಮೋಹವನ್ನು ಒಪ್ಪಿಕೊಂಡ. ಆ ಆಸೆ ಹೇಗೆ ಮಾಡಿದರೆ ತೃಪ್ತಿಯಾದೀತೆಂದು ಅವನ ಚಿಂತ. “ಅಂತೂ ಗೌಡಿಗೆ ಒಂದು ಜೋಡು ಬೇಕಾಗೇತಿ ಅನ್ನೂರಿ. ಬಾಳೇವು ಒಂದು ಮೆಟ್ಟಿಗೆ ಹತ್ತಿದ ಮ್ಯಾಗ ಬೇಕ ಬೇಕಲ್ಲಾ?” ಪಡದಯ್ಯನವರು ಅಂತರದಲ್ಲಿ ತೊಗುತ್ತಿದ್ದ ಆ ಆಸೆಗೆ ಒಂದುಅಧಾರವನ್ನೂ ಕಲ್ಪಿಸಿಕೊಟ್ಟರು. “ಅದೇಟೊತ್ತಿನ ಮಾತರಿ. ನೀವು ಮನಸ್ಸಮಾಡರಿ, ಚಿಮಣಾನ್ನ ನಿಮಗೊಷ್ಟಿಸೋದು ನನಗ ಕೂಡಿತು” ಎಂದು ಅಪೂರ್ವವಾದ ಸಹಾಯ ನೀಡುವ ಮಾತನ್ನೂ ಆಡಿದರು.

ಲಿಂಗಪ್ಪನಿಗೆ ಅಪೂರ್ವ ಹಷಟಕವಾಯಿತು. ತನ್ನ ದೈವದ ಬಗೆ ವಿಶ್ವಾಸ ಇನ್ನೂ ಹೆಚ್ಚಾಯಿತು. ಪಡದಪ್ಪನ ಹೆಡೆಯಲ್ಲಿ ಮುದುಗಿದ್ದ ಈ ರತ್ನ ಇಷ್ಟ ಸುಲಭವಾಗಿ ತನ್ನ ಕೈಗೆ ಬೀಳುವದೆಂದೆಣಿಸಿರಲಿಲ್ಲ. ಆದರೆ ಸರ್ವಕ್ಕೆ ಅದೇ ತಲೆಭಾರವಾಗಿತ್ತೆಂದು ಅವನಿಗೆ ಗೊತ್ತಾಗಿಲ್ಲ. ಆ ರತ್ನವನ್ನು ಇನ್ನೊಬ್ಬ ಕೈಗಿತ್ತು ಸರ್ವ ಬಿಡುಗಡೆಯನ್ನು ಪಡೆಯಬೇಕಾಗಿತ್ತು. ಒಂದೇ ಕಡೆಗೆ ಈ ನಿಧಿಯನ್ನು ಕಾಯುತ್ತ ಕೂಡುವದು ಅದರ ಸ್ವಭಾವವೂ ಅಲ್ಲ. ಆಸೆಯೂ ಇರಲಿಲ್ಲ ಪಡದಯ್ಯನವರ ಹಾಲಿಗೆ ಇದೂ ಒಂದು ಸೋಲಾಗಿತ್ತು. ಸ್ವಭಾವದ ವಿರುದ್ಧವಾಗಿ ಗೆಲವನ್ನು ಪಡೆಯುವದರಲ್ಲಿ ಏನು ಪ್ರಯೋಜನ? ಲಾಟಿ, ಕಳಪು, ಕಾರಸ್ಥಾನಗಳೆಲ್ಲ ಪಾಪಗಳೇ ಆಗಿದ್ದವು. ಆದರೆ ಅವು ದೆವ್ಹವಾಗಿ ಕಾಡುತ್ತಿರಲಿಲ್ಲ. ಜಿಮಣಾಳನ್ನು ಕರೆದುಕೊಂಡು ಬಂದಿದ್ದೇ ತಪ್ಪಾಗಿತ್ತು. ದೂರವಿರುವದೂ ಸಾಧ್ಯವಿರಲಿಲ್ಲವೆಂದೇ ಕರೆದುಕೊಂಡು ಬಂದಿದ್ದರು. ಭೋಗದ ರೀತಿಯೇ ಹಾಗೆ. ಕೊಲೆ ಮಾಡಿದವನನ್ನೇ ಇನ್ನೊಮ್ಮೆ ಕೊಲೆ ಮಾಡಲು ಸಾಧ್ಯವಿಲ್ಲ. ಅಧವಾ ವಿಮುಖಿರಾಗಿರಬಹುದು. ಆದರೆ ಭೋಗವನ್ನು ಒಮ್ಮೆ ಬೆನ್ನು ಹತ್ತಿದರೆ ಸಾಕು; ಜೀವನದುದ್ದ ಅದೇ ನಮ್ಮ ಬೆನ್ನು ಹತ್ತಿ ಬರುತ್ತದೆ. ಜಿಮಣಾ ಒಳಗಿನ ಕೋಣೆಯಲ್ಲಿಯೇ ಸೆರೆಯಾಗಿದ್ದಳು. ಒಂದು ಮಾತನ್ನೂ ಆಡುತ್ತಿರಲಿಲ್ಲ. ಬೇಡವೆನಿಸಿದರೆ ಅವಳ ಮುಖವನ್ನು ನೋಡದೆಯೂ ಇರಬಹುದಾಗಿತ್ತು. ಆದರೂ ಅವಳ ನೆನಪು ಪಡದಯ್ಯನವರ ಸುತ್ತು ಓಡಾಡುತ್ತಲೇ ಇತ್ತು. ಅಕಸ್ಮಾತ್ತಾಗಿ ಕಂಡ ಅವಳ ಬೋಗಸೆಗಳ್ಳಾಗಳು ಆಸಕ್ತಿಯನ್ನು ಕೆರಳಿಸುತ್ತಿದ್ದವು. ಅವಳ ದಿನನಿತ್ಯದ ಸಾಮಾನ್ಯವಾದ ಕೆಲಸಗಳೂ, ಯಾವುದೋ ದೃಷ್ಟಿಕೋನದಿಂದ ನೋಡಿದಾಗ ಅಲ್ಲಾಕಿಕವಾಗಿ ಕಾಣುತ್ತಿದ್ದವು. ಆದರೆ ಅದರ ಹೊಣೆಗಾರಿಕೆ ಅಪ್ಪೇ ಅಸಹನೀಯವಾಗಿತ್ತು. ಅಂತೆಯೇ ಈಗ ಲಿಂಗಪ್ಪನ ಕೊರಳಿಗೆ ಅದನ್ನು ಕಟ್ಟಿ ತಾವು ಬಿಡುಗಡೆ ಪಡೆಯಬೇಕಾಗಿತ್ತು.

ಈ ಸಂಗತಿಯೇ ದುಃಖಿಕರವಾಗಿತ್ತು. ತಮ್ಮ ಕುದ್ರತನ ತಮಗೆ ಭೂತವಾಗಿ ಕಂಡಿತ್ತು. ಎಷ್ಟು ಮುಸುಕುಗಳನ್ನು ಮಾಡಿಕೊಂಡರೂ ವ್ಯಘಟವಾಗಿತ್ತು. ನಮ್ಮನ್ನು ನಾವೇ ಮರೆಯುವದು ಹೇಗೆ ಸಾಧ್ಯ? ಜೀವನವೇನು ದೀರ್ಘವಾದ ಒಂದು ನಿದ್ರೆಯೇ? ಪಾಪದ ಎಚ್ಚರವಿದ್ದರೆ ನಿದ್ದೆ ಕೂಡ ಹತ್ತಲಾರದು. ಪಡದಯ್ಯನವರೂ ಕೊನೆಗೂ ಈ ಜಿದ್ದಿನಲ್ಲಿ ಸೋತಿದ್ದರು; ಮಹಾಹತರಾಗಿದ್ದರು.

ವಿನೇ ಆಗಲಿ, ಲಿಂಗಪ್ಪನೊಬ್ಬ ಈಗ ಕೈಗೆ ಸಿಕ್ಕಿದ್ದ. ಅನಾಯಾಸವಾಗಿ ಇನ್ನೊಂದು ಯಜ್ಞಪಶು ಕೈಗೆ ಬಂದು ಬಿದ್ದಂತಾಗಿತ್ತು. ಅವನ ಕೈಗೇ ಈ ಬಂಧನವನ್ನು ತೊಡಿಸಿ ಪಾರಾಗಬಹುದಿತ್ತು. ಲಿಂಗಪ್ಪ ಉಬ್ಬಿಹೋಗಿದ್ದ. ಅವರು

ಹೇಳಿದ ಮಾತಿಗೆ ಒಪ್ಪುವದಲ್ಲದೆ, ಇನ್ನೂ ಒಂದು ಹೆಚ್ಚೆ ಮುಂದೆ ಹೋದ. ತಾನು ಜಿಮಣಾಳನ್ನು ಮದುವೆಯಾಗಲು ಸಿದ್ಧನಿರುವೆನೆಂದು ಹೇಳಬಿಟ್ಟು ಪಡದಯ್ಯನವರು ಈ ಮಾತಿಗೆ ಒಪ್ಪಲಿಲ್ಲ. ಮತ್ತೊಮ್ಮೆ ಅವರ ಕ್ಷುರುತನ ಹೆಡೆಯೆತ್ತಿತು. ಅವರು ಬಯಸಿದ್ದು ತಮ್ಮ ಬಿಡಗಡೆಯೇ ಹೋರತು, ಜಿಮಣಾಳ ಉದ್ದಾರವನ್ನಲ್ಲ! ಲಿಂಗಪ್ಪನ ಹುಚ್ಚುತನವನ್ನು ನೋಡಿ ಅವರಿಗೆ ನಗೆ ಬಂತು. “ಏನ ಮಾತಾಡತೀರಿ ಗೌಡರ? ನಾಳೆ ನಾಕು ಮಂದಿ ಏನಂದಾರು? ಜನರು ಹೌದು ಅನ್ನೂಹಾಗ ಬಾಳೇ ಮಾಡಬೇಕು. ಜಿಮಣಾನಂತರಾ ಹೆಚ್ಚಿನ ಗೂಡ ಬಾಳೇ ಮಾಡೋದು ತಮ್ಮಂತಾ ವಶನದಾರರಿಗೆ ಭೂಷಣ ಅಲ್ಲ. ಜಿಮಣಾನ ಗೂಡ ಸಂಬಂಧ ಇರಲಿ, ಆದರ ಮದವೀ ಮಾತ ಆಡಬ್ಬಾಡಿ” ಎಂದು ನೀಚ ಸಲಹೆಯೋಂದನ್ನಿತ್ತರು.

ಲಿಂಗಪ್ಪನಿಗೆ ಆಶ್ಚರ್ಯವಾಯಿತು. ಪಡದಪ್ಪನ ಮಾತಿನ ಅಥ್ರ ಅವನಿಗೆ ತಿಳಿದಿತ್ತು. ಆದರೆ ಅದರ ರಹಸ್ಯ ತಿಳಿಯಲಿಲ್ಲ. ಜಿಮಣಾ ಹಾಗೂ ತಾನು, ಇಬ್ಬರೂ ಮದುವೆಯಾಗಲು ಒಟ್ಟಿಕೊಂಡರೆ ಇವರೇಕೆ ಅಕ್ಕೇಟಿಸಬೇಕು? ಅದು ತಮ್ಮ ವ್ಯೇಯಕ್ಕಿಕೆ ಏಷಯವಲ್ಲವೇ? ಲಿಂಗಪ್ಪ ಏನೂ ತಿಳಿಯದವನಂತೆ ಏಕಿಮಿಕಿ ನೋಡಹತ್ತಿದ್ದ.

“ನಾ ಹೇಳೂದ ತಿಳಿಲಿಲ್ಲ ಹೌದಲ್ಲಿ ಗೌಡರ? ಇಂತಾ ಹೆಚ್ಚಿನ ಗೂಡ ಮದಿವ್ಯಾಗಬಾರದು ಅಂತ ನಾ ಹೇಳೂದು. ಅದರಿಂದ ನಿಮ್ಮ ಮರ್ಮಾದಿ ಉಳ್ಳಾಸಿಲ್ಲ. ಮದಿವ್ಯಾಗಬಾರದಂತಲ್ಲ. ಅದಕ್ಕೂ ನಾ ಹಂಚಿಕೆ ತಗದೀನಿ. ಸಾತೇನಹಳ್ಳಿ ಗೌಡರಿಗೆ ಒಬ್ಬ ಮುಗಳದಾಳ. ಗೌಡರೂ ಗಟ್ಟುಳ್ಳವರು. ಮನ್ಯಾಗ ಹದಿನಾರೆತ್ತಿನ ಕಮತ ಏತಿ. ಅಂತವರ ಬೀಗತನಾ ನಿಮಗ ಮುಂದೆ ಆಸರಾದೀತು. ನಾ ಹೋಗಿ ಗೊತ್ತುಮಾಡಿಕೊಂಡು ಬರತೀನಿ. ನಿಮಗ ಈ ಉರ ಗೌಡಿಕಿ, ವಶನಾ, ಭೂಮಿ ಸೀಮಿ ಕಾಯಂ ದಕ್ಷಬೇಕಾಗಿದ್ದರ ರುದ್ರಪ್ಪಗೌಡರ ಅಳಿಯಂದಿರಾಗಬೇಕು. ಇನ್ನು ಜಿಮಣಾ ಮ್ಯಾಗ ಮನಸ್ಸಾಗಿದ್ದರ ಹೇಳಿ, ಆಕಿನ್ನೂ ತಂದು ನಿಮಗ ಕೊಡತೇನು. ನೀವು ನಮಗ ಬೇಕಾದವರು. ನಿಮ್ಮ ಹಿತಾ ಅಂದರ ನನ್ನ ಹಿತಾ” ಪಡದಯ್ಯನವರು ರಸವತ್ತಾಗಿ ಲಿಂಗಪ್ಪನ ಭವಿಷ್ಯದ ವಿಶ್ವಕರ್ಮರೇ ತಾವೆನ್ನುವಂತೆ ಹೇಳಿದರು. ಲಿಂಗಪ್ಪನಿಗೆ ಆ ಕ್ಷಣಾದಲ್ಲಿ ಅವರು ಹಾಗೆ ಕಂಡದ್ದ್ವಾಗಿ ನಿಜ. ಇಲ್ಲದಿದ್ದರೆ ಅಜರಾಣಿಯ ಕುರುಬಗೇರಿಯಲ್ಲಿ ಏನೂ ಬೆಲೆಯಿಲ್ಲದೆ ಬಿದ್ದುಕೊಂಡಿದ್ದ ತನ್ನನ್ನು ಮೇಲೆತ್ತಿ ತನ್ನ ಉದ್ದಾರವನ್ನೇಕೆ ಮಾಡುತ್ತಿದ್ದರು? ಅವರಿದ್ದರೆಂದೇ ಪಾಡಳಿಯ ಇಂಥ ಏಷಯ ವಾತಾವರಣಿದಲ್ಲೂ

ತನಗೆ ಇಪ್ಪೆಲ್ಲ ವೈಭವ ಪ್ರಾಪ್ತವಾಯಿತಲ್ಲವೇ? ಮತದ ಆಶ್ರಯವಿರದಿದ್ದರೆ ತನ್ನನ್ನು ಬೀದಿ ನಾಯಿ ಕೂಡ ಕಡೆಗಳಿಸಬಹುದಿತ್ತು.

“ನಿಮ್ಮ ಮಾತ್ರೂ ತಗದು ಹಾಕಾಕ ಬರಾಣಿಲ್ಲ, ನಿಮಗೆ ಆ ಹುಡಿಗಿ ಪಸಂತ ಬಿದ್ದಿದ್ದರ ಹೋಗಿಬರಿ, ನಾ ಬರಾಕ ಆಗಾಣಿಲ್ಲ. ಉರಾಗ ಕಳವಿನಿಂದ ಜನಾ ಗಾಬರಿ ಆಗ್ಯಾರು. ಮ್ಯಾಗ ಮಳೀ ಹತ್ತಿ ಮನಿ ಬಿದ್ದು ಬಾಳಗೇಡಾರು ಅವರಿಗೆಲ್ಲ ಧೈಯ್ಯೇ ಹೇಳಾಕ ನಾ ಇಲ್ಲೇ ಇರಬೇಕಾಗತ್ತೇರಿ. ಮತ್ತೆ ಇಲ್ಲಿ ಬಿದ್ದ ಮನಿ ಯಾದಿ ಮಾಡಿ ಘೋಜದಾರರಿಗೆ ಕೆಳಸಬೇಕು. ಉರ ಶಾಂತ ಆದ ಮ್ಯಾಗ ಲಗ್ಗುದ ವಿಚಾರ. ಮತ್ತೆ ಇನ್ನೊಂದು ಮಾತು. ಈಗ ಜಿಮಣಾನ್ನ ನಾನೇ ತಂದು ಮತದಾಗ ಇಟ್ಟಿನಿ ಅಂತ ಸುಧಿ ಹಬ್ಬಿಸಿರಿ. ಈ ಮಾತು ಸಾತೇನಹಳ್ಳಿ ಗೌಡರಿಗೆ ತಿಳಿದರ ಏನಾದೀತು?” ಲಿಂಗಪ್ಪ ತನ್ನ ಮನಸ್ಸಿನಲ್ಲಿಯ ಒಂದು ಸಂಶಯವನ್ನು ಆಡಿತೋರಿಸಿದ.

“ಅದಕೇನಾಗತೇತಿ? ತಮ್ಮ ಅಳಿಯಾ ವಿಂಬಿರ ಅದಾನ ಅಂತ ತಿಳಕೊಂತಾರು. ರುದ್ರಪ್ಪಗೌಡರಿಗೆ ಇಬ್ಬರು ಹೆಂಡರು. ಮತ್ತೆ ಮ್ಯಾಗ ಇಟಗೊಂಡವರೇಸೋ ಮಂದಿ ವತನದಾರರಿಗೆ ಇವು ಇರಾಕಬೇಕು, ನೀವೇನೂ ಹಚಿಗೋಬ್ಬಾಡ್ರಿ” ಎಂದು ಪಡದಯ್ಯನವರು ಧೈಯ್ಯ ಹೇಳಿದರು.

ಲಿಂಗಪ್ಪ ಸುಮ್ಮನಾದ. ಎಲ್ಲವೂ ತನ್ನ ಮನಸ್ಸಿನಂತೆಯೇ ನಡೆಯಬೇಕೆಂದು ದೃವ ಸಂಕಲ್ಪವಿತ್ತು. ಅದಕ್ಕೆ ಪಡದಯ್ಯನವರು ಕಾರಣಪುರುಷರಾಗಿದ್ದರು. ತನ್ನ ಜೀವನದ ಹೊಣೆಯನ್ನೇ ಅವರ ಮೇಲೆ ಹೊರಿಸಿ ನಿಶ್ಚಿಂತನಾಗಿಬಿಟ್ಟರಾಯಿತು. ಜಿಮಣಾಳಿಗೂ ಈ ಮಾತನ್ನು ತಿಳಿಸುವದಾಗಿ ಅವರು ಹೇಳಿಬಿಟ್ಟಿದ್ದರು. ಅಂತೂ ಪಾದಳ್ಳಿಯಲ್ಲಿ ತನ್ನ ಮುಂದಿನ ಜೀವನ ನಿರಾತಂಕವಾಯಿತೆಂದು ಲಿಂಗಪ್ಪನಿಗೆ ಹಷಟವಾಯಿತು.

ಪಡದಯ್ಯನವರು ಈ ಹಂಚಿಕೆ ಹೂಡಿರಲು ಇನ್ನೊಂದು ಕಾರಣವೂ ಇತ್ತು. ಕಳವು ಮಾಡಿ ತಂದಿದ್ದ ಹಮ್ಮಣಿಗಳೆಲ್ಲ ಅವರ ಸಂದುಕುದಲ್ಲಿಯೇ ಇದ್ದವು. ಅವು ದಕ್ಕುವ ತನಕ ಅವಗಳನ್ನು ಕಾಯುವದೇ ದೊಡ್ಡ ತೊಂದರೆಯಾಗಿತ್ತು. ನಾಳೆಯಾಗಲಿ, ನಾಡದಾಗಲಿ ಘೋಜದಾರ ಬರುವವನಿದ್ದ. ಪಾರ್ವತೀಪ್ಪನ ತಕರಾರು, ಉರವರ ದೂರುಗಳ ವಿಚಾರಣೆ ನಡೆದೀತು. ಆಗ ಮತದಲ್ಲಿ ಮುದ್ದೇಮಾಲು ಸಿಕ್ಕ ಗೊಂದಲವಾದೀತು. ಇದನ್ನೆಲ್ಲ ಯೋಚಿಸಿದಾಗ ಕೆಲದಿನಗಳವರೆಗೆ ಉರು ಬಿಡುವದೇ ಒಳ್ಳಿಯದೆಂದು ಕಂಡಿತ್ತು. ಅದೇ ರಾತ್ರಿ ಲಿಂಗಪ್ಪನಿಗೆ ಹಮ್ಮಣಿಗಳನ್ನೆಲ್ಲ ಕೊಟ್ಟಬಿಟ್ಟರು.

ಲಿಂಗಪ್ರಸೂ ಮಲಗಲಿಕ್ಕೆ ಹೋದ. ಪಡದಯ್ಯನವರು ಹಾಸಿಗೆಯ ಮೇಲೆಯೇ ಕುಳಿತಿದ್ದವರು ಅಲ್ಲಿಯೇ ಅಡ್ಡಾದರು. ಉರು ಬಿಡುವದರ ಬಗ್ಗೆ ಅವರು ಕೃತೀಶ್ವರುಂಗಾಗಿದ್ದರು. ಯಾಕೇರೊ ಪಾದಳ್ಳಿ ಅವರಿಗೆ ಬೇಸರಾಗಿತ್ತು. ಉರವರೆಲ್ಲ ಹೊರದೂಡಿದ್ದರೂ ಮತ್ತೆ ತಾವು ಈ ಮರಕ್ಕೆ ಬಂದದ್ದೇಕೆ? ಯಾವ ಮನೋಭೀಷ್ಟವನ್ನು ಪೂರ್ತಿಗೊಳಿಸಿದಂತಾಯಿತು? ಉರಾರು ಅಲೆದಾಡಿ ಚೆಮಣಾಳನ್ನು ಮುದುಕಿ ತಂದಿದ್ದರು. ಇಲ್ಲಿ ಬಂದ ಮೇಲೆ ತಮ್ಮ ಕಾಯಕ ಮತ್ತೆ ಪ್ರಾರಂಭವಾಗಿತ್ತು. ಹೊಲ ಹರಿಸಿದ್ದಾಯಿತು; ವಾದೆಯ ಕಬಜಾ ತೆಗೆದುಕೊಳ್ಳಲು ಪ್ರಯತ್ನಪಡ್ಡಾಯಿತು; ಉರನ್ನು ಲಾಟಿ ಮಾಡಿಸಿದ್ದಾಯಿತು; ಲಿಂಗಪ್ರಗಾಢನನ್ನು ಗೌಡಿಕಿಯ ಪೀಠದಲ್ಲಿ ಸ್ಥಾಪಿಸಿದ್ದಾಯಿತು. ಅದರಿಂದ ತಮಗೆ ಏನು ತ್ಯಾಪ್ತಿ? ಪಡದಯ್ಯನವರ ಒಳಜೀವ ತ್ಯಾಪ್ತಿಯನ್ನೇ ಕಂಡಿರಲಿಲ್ಲ. ಈಗ ಬೇಸರವೇ ಒಟ್ಟಿ ನಿಂತಿತ್ತು. ಈಗ ಬೇಕಾಗಿದ್ದು ಬಿಡುಗಡೆ. ಅದಕ್ಕಾಗಿಯೇ ಈ ಹೊಂಚನ್ನು ಹಾಕಿದ್ದರು. ಇನ್ನು ಚಿಮಣಾ? ಅವಳೇನು, ತಮ್ಮನ್ನು ನಂಬಿಕೊಂಡಿರಲಿಲ್ಲ. ತಮಗಂತೂ ಅವಳು ಜೀವನಕ್ಕೆ ಅವಶ್ಯವೆಂದೆನಿಸಿರಲಿಲ್ಲ.

ಪಡದಪ್ಪನವರಿಗೆ ಅದೇ ಜೊಂಪು ಹತ್ತಿತ್ತು. ಅರೆ ಎಚ್ಚರ, ಅರೆ ನಿದ್ರೆಯ ಮಜ್ಜನಲ್ಲಿದ್ದರು. ಅದರಲ್ಲಿಯೇ ಒಂದು ಕನಸು. ಪಡದಯ್ಯನವರು ಕುದುರೆಯನ್ನೇರಿ ಹೋರಣಿದ್ದಾರೆ. ನೋಡಿದತ್ತ ಬಯಲೇ ಬಯಲು. ವಿಸ್ತಾರವಾಗಿ ಮೈಲುದ್ದ ಚಾಚಿದೆ. ಬಿಸಿಲು ಜೋರಾಗಿ ಸುಡುತ್ತಿದೆ. ಗಿಡ-ಗಂಟಿಗಳಿಲ್ಲ ಎಲ್ಲಿ ಹಾಳಾಗಿ ಹೋಗಿದ್ದವೋ ಒಂದೂ ಇಲ್ಲ. ಪಡದಯ್ಯನವರು ನೀರಡಿಸಿದ್ದರು. ಆದರೆ ಎಲ್ಲಿಯೂ ನೀರು ದೊರೆಯುವಂತಿರಲಿಲ್ಲ. ಅಕಸ್ಮಾತ್ತಾಗಿ ಹಿಂದಿರು ನೋಡಿದರು. ಸರ್ವಪೂರ್ಣ ತಮ್ಮ ಬೆನ್ನು ಹಿಂದೆಯೇ ಬರುತ್ತಿದೆ. ಕುದುರೆಯ ಹೆಚ್ಚೆಯನ್ನು ಹಿಡಿದೇ ಬರುತ್ತಿದೆ. ಬಿಸಿಲಿನಲ್ಲಿ ಅದರ ಗೋಡಿಬಣ್ಣದ ಮೈ ಮಿರಮಿರನೆ ಮುಂಚುತ್ತಿದೆ. ಮುಚ್ಚಿದ ಹೆಚ್ಚೆಯನ್ನೊಮ್ಮೆ ಅರಳಿಸಿ ಅದು ಮೇಲೆತ್ತಿದ್ದಾಗ ಹೆಚ್ಚೆನ ಕಣ್ಣೊಂದು ತರೆದಂತೆ ಭಾಸವಾಗುತ್ತಿದೆ. ಆದರೆ ಅದು ಸರ್ವವೆಂದು ತಿಳಿದಾಗ ಮಾತ್ರ ಹೆದರಿಕೆಯಾಯಿತು. ಕುದುರೆಯನ್ನು ಓಡಿಸಬೇಕೆಂದರು. ಅದು ದಳಿದಿದೆ. ಬಿಸಿಲು ತಲೆಯ ಮೇಲೆ ಅಪ್ಪಳಿಸುತ್ತಿದೆ. ಕುದುರೆಯಿಂದಿಳಿದು ಓಡಿಹೋಗುವ ತ್ರಾಣವೂ ಉಳಿದಿಲ್ಲ. ಆದರೆ ಸರ್ವ ಮಾತ್ರ ಅಪ್ಪಾವರ್ ಉತ್ಸಾಹದಿಂದ ಓಡಿಬರುತ್ತಿದೆ. ತಪ್ಪಿಸುವದಾದರೂ ಹೇಗೆ? ತಪ್ಪಿಸಲು ಸ್ಥಳವಾದರೂ ಎಲ್ಲಿದೆ? ಪಡದಯ್ಯನವರು ಚೀರಬೇಕೆಂದರು. ಸಾಧ್ಯವಾಗಲಿಲ್ಲ. ಹೆದರಿಕೆ ಮೈಯನ್ನೆಲ್ಲ ಹಿಂಡಿಬಿಟ್ಟಿತು.

ಹೌದು, ಮೈಯನ್ನೆಲ್ಲ ಹಿಂಡಿದಂತೆ ಬೆವರು ಸುರಿದಿತ್ತು. ಗಡಬಡಿ ಕಣ್ಣಿ ತೆರೆದಾಗ ತಾವು ಮತದಲ್ಲಿದ್ದಾದ್ದು ಗೊತ್ತಾಗಿ ಪಡದಯ್ಯನವರಿಗೆ ಧ್ಯೇಯ ಬಂದಿತು. ಆಮೇಲೆ ನಿಷ್ಠೆ ಹತ್ತುಪಂತೆಯೂ ಇರಲಿಲ್ಲ. ಮತ್ತೆ ಯೋಚನೆಗೆ ಹೊದಲಾಯಿತು. ಗಳಿಮನಸ್ಸು ಮಾಡಿ ನಿಷ್ಠೆ ಮಾಡಬೇಕೆಂದರು. ಆದರೆ ಬೆಳಿಗೇ ಹೋಗಬೇಕಾಗಿತ್ತು. ಎಚ್ಚರವಾಗಿದಿದ್ದರೆ ಹೇಗೆಂದು ಮತ್ತೆ ಕಣ್ಣಿ ತೆರೆದರು. ಹಾಸಿಗೆಯ ಮೇಲೆ ಎದ್ದು ಕುಳಿತರು. ಅದೂ ಬೇಸರ ಬಂದಂತಾಗಿ ಮತ್ತೆ ಅಡ್ಡಾದರು. ಅಲ್ಲಿಯೇ ಒಂದು ಮಗ್ಗಲಿನಿಂದ ಇನ್ನೊಂದು ಮಗ್ಗಲಿಗೆ ಹೊರಳಾಡಿ ಉಳಿದ ರಾತ್ರಿಯನ್ನೆಲ್ಲ ಅಳೆದರು.

ಮೊದಲೇ ಗೊತ್ತಾಗಿದ್ದಂತೆ ಮುಂಜನಾನೆ ಪಡದಯ್ಯನವರು ಕುದುರೆ ಏರಿ ಸಾತೇನ ಹಳ್ಳಿಗೆ ಪ್ರಯಾಣ ಬೆಳೆಸಿದರು. ಅವರ ಜೊತೆಗೆ ಕಮತಿಗರ ಕರಿಯಪ್ಪನೂ ಹೊರಟು ಹೊದೆ. ಲಿಂಗಪ್ಪ ಒಬ್ಬನೇ ಮತದಲ್ಲಿ ಉಳಿದ. ಮತ್ತೆ ಚಿಮಣಾಳ ಆಸಕ್ತಿ ಮನದಲ್ಲಿ ಮೂಡಿತು. ಸಾವಕಾಶವಾಗಿ ಅವನ ಹೃದಯವನ್ನೇ ಮೇಯಹತ್ತಿತು. ಮದುಲಲ್ಲಿ ಕಾಲಿಟ್ಟಂತಾಗಿತ್ತು. ಒಂದು ಕಾಲನ್ನೆತ್ತಿದರೆ ಇನ್ನೊಂದು ಕಾಲು ಹೆಚ್ಚು ಆಳವಾಗಿ ಒಳಸೇರುತ್ತಿತ್ತು. ಈ ಎದೆಗುದಿಯಿಂದ ಪಾರಾಗಲು ಲಿಂಗಪ್ಪ ಉರೋಳಿಗೆ ಹೊರಟ.

ಆಚಾರ್ಯರ ಪತ್ತಿಯ ಆಕಸ್ಮಿಕ ಮರಣ ಜನರಲ್ಲಿ ಕೋಲಾಹಲವನ್ನೆಬ್ಬಿಸಿತ್ತು. ಒಂದೇ ದಿನ ಜ್ಞರ್ಭ ಬಂದು ಸಾಯವುದುಂಟೇ? ಹೀಗಾಗಿ ಜ್ಞರ್ಭ ಬಂದವರಿಗೆಲ್ಲ ತಮ್ಮ ಆಯುಷ್ಯ ಕೊನೆಗೊಂಡಂತೆಯೇ ಎಂದು ಭಿಇತಿಯುಂಟಾಗಿತ್ತು. ಕಳೆದ ಮೂರು ದಿನಗಳಿಂದ ಹತ್ತಿದ ಮಳೆಯ ಪರಿಣಾಮವಾಗಿಯೋ ಏನೋ ಮನೆಮನೆಗೆ ಜನರು ಹಾಸಿಗೆ ಹಿಡಿದಿದ್ದರು. ಸಾಲದ್ದಕ್ಕೆ ಹಿಡಿದ ಜ್ಞರ್ಭ ವಿಪರೀತವಾಗಿ ಏರುತ್ತಿತ್ತು. ಮೈ ಮುಟ್ಟಿದರೆ ಕಾದ ಹಂಚಿನ ಮೇಲೆ ಕೈ ಇಟ್ಟಂತಾಗುತ್ತಿತ್ತು. ಗೆಜ್ಜೆಯಲ್ಲಿಯೋ, ಬಗಲಲ್ಲಿಯೋ ಬಾತುಕೊಂಡು ಪ್ರಾಣಾಂತಿಕ ವೇದನೆಯಾಗುತ್ತಿತ್ತು. ಕಣ್ಣಾಗುಲಗಂಜಿಯಂತೆ ಕೆಂಪಾಗಿದ್ದವು. ಹೆಚ್ಚು ಕಡೆಮೆ ಎಲ್ಲರ ಸ್ಥಿತಿಯೂ ಒಂದೇ ತೆರನಾಗಿತ್ತು.

ಮಳೆ ಪೂರ್ಣವಾಗಿ ನಿಂತಿರಲಿಲ್ಲ. ಈಗ ಮೊದಲಿನಂತೆ ಎಡೆಬಿಡದೆ ಸುರಿಯತ್ತಿರದಿದ್ದರೂ ನಿಂತು ನಿಂತು ಸುರಿಯತ್ತಿತ್ತು. ಮಳೆ ಬೀಳದಿದ್ದರೂ ಸೂರ್ಯನ ಬೆಳಕೇನೂ ಬಿದ್ದಿರಲಿಲ್ಲ. ಮನೆಗಳು ಜಂಪಲಿಕ್ಕಿದ್ದರಿಂದ ನೆಲವೆಲ್ಲ ತೇವುಹಿಡಿದು ಹಸಿಯಾಗಿತ್ತು. ಜ್ಞರ್ಭ ಬಂದವರನ್ನು ಚಾಪೆ ಹಾಸಿ ಅಲ್ಲೇ ಮಲಗಿಸಬೇಕಾಗುತ್ತಿತ್ತು. ನಾಲ್ಕೆದ್ದು ದಿನಗಳಲ್ಲಿಯೇ ಬದುಕು ವಿಸ್ತೃತವಾಗಿತ್ತು.

ಬೇನೆ ಬಿದ್ದವರಿಗೂ, ಬೀಳದಿದ್ದವರಿಗೂ ಕೂಡಿಯೇ ಜ್ಞರವೇರಿದಂತಾಗಿತ್ತು. ಯಾರ ಮುಖಿದ ಮೇಲೂ ಉತ್ಸಾಹವಿರಲಿಲ್ಲ, ಕೂಡಿದ ಬೇನೆ ಬೇಸರಿಕೆಯ ಮಾತೇ ಕೇಳುತ್ತಿದ್ದವು. ಬಿದ್ದ ಮನೆಗಳನ್ನು ಸರಿಪಡಿಸುವದಕ್ಕೂ ವೇಳೆಯಿರಲಿಲ್ಲ. ದನಕರುಗಳನ್ನು ನೋಡಿಕೊಳ್ಳುವುದಕ್ಕೂ ವೇಳೆಯಿರಲಿಲ್ಲ. ಭಾಗಿಲಿಗೆ ಬಂದು ನಿಂತ ಪಿಡುಗನ್ನು ಮೊದಲು ಸ್ವಾಗತಿಸಬೇಕಾಗಿತ್ತು.

ಮುಳೆ, ಗಾಳಿ, ಪಿಡುಗು ಇವುಗಳಿಂದ ಪಾದಳ್ಳಿಯ ಜೀವನವನ್ನೇ ಹಿಂಡಿದಂತಾಗಿತ್ತು. ದೈವೀಪ್ರಕೋಪವಿರಬೇಕೆಂದು ಜನರು ನಿಶ್ಚಯಿಸಿದರು. ಹಿಂದಕ್ಕೊಮ್ಮೆ ಕಾಲರಾ ಬಂದು ಕಾಗಳಿಂದ ಉರಣ್ಣ ಹುರಿದಿತ್ತು. ಈಗ ಇನ್ನೊಂದು ರೀತಿಯ ಪಿಡುಗು ಸುತ್ತಲಿನ ಗ್ರಾಮದೇವತೆಗಳಲ್ಲ ಕರಳಿರಬೇಕು. ಅವರನ್ನು ತಣಿಸುವದೇ ಮೊದಲ ಕರ್ತವ್ಯ ಪೂಜಿ, ಸ್ವೇಚ್ಛಾಗಳನ್ನು ನಡೆಸಬೇಕು. ನಾಲ್ಕು ಜನರು ಕೂಡಿದಲ್ಲಿ ನಡೆದ ಮಾತು ಉರಿಸದೇ ಯೋಜನೆಯಾಗಿ ಪರಿಣಮಿಸಿತು.

ಅಂದು ಶ್ರವಣ ಶುದ್ಧ ಏಕಾದಶಿ. ಅಂದೇ ರಾತ್ರಿ ಜಾಗರಣ ಮಾಡಿ ಭಜನೆ ಮಾಡಬೇಕೆಂದು ಗೂತ್ತಾಗಿತ್ತು. ತೀವ್ರವಾಗಿ ಹಬ್ಬಿತ್ತಿದ್ದ ಹೊಸ ಪಿಡುಗಿಗೆ ಗಾಬರಿಗೂಂದ ಜನರೆಲ್ಲ ಅದಕ್ಕೆ ಒಪ್ಪಿದರು. ಗೋಪಾಲಕೃಷ್ಣನ ಗುಡಿಯಲ್ಲಿ ಭಜನೆ ನಡೆಯುವದಿತ್ತು. ನಾರಾಯಣಾಚಾರಿ ಭಜನೆಯಲ್ಲಿ, ಗಟ್ಟಗೆ, ಅವನೇ ಇಂಥ ಭಜನೆಗಳಲ್ಲಿ ಮುಂದಳುವಾಗುತ್ತಿದ್ದ. ಬೆಳತನಕ ತಾಳ ಕಟ್ಟಿದರೂ ಅವನಿಗೆ ಬೇಸರ ಬರುತ್ತಿರಲಿಲ್ಲ. ಇನ್ನು ಗೋಪಾಲಕೃಷ್ಣನ ಗುಡಿಯಲ್ಲಿಯ ಭಜನೆಯ ಸುದ್ದಿಯನ್ನು ಕೇಳಿ, ಮತದಲ್ಲಿಯೂ ಭಜನೆ ಮಾಡಲು ಜನರು ಹುರಿಯಾದರು. ಮನೆಗಳಲ್ಲಿ ಜಂಪಲಿಕ್ಕಿ ಸೋರಿದ್ದರಿಂದ, ಜನರು ಎಲ್ಲೆಲ್ಲಿ ಮುಲಗುತ್ತಿದ್ದರೋ ಅಲ್ಲಲ್ಲಿ ಭಜನೆಯ ಮೇಳಗಳು ಕೂಡಿಕೊಂಡವು. ಭಜನೆಗೆ ಮನಸ್ಸಿಲ್ಲದವರೂ, ಮಲಗಲು ಸ್ಥಳವಿಲ್ಲದ್ದರಿಂದ ಒಪ್ಪಿಕೊಳ್ಳಬೇಕಾಯಿತು. ಚಾವಡಿಯಲ್ಲಿ ಮಾರುತಿದೇವರ ಗುಡಿಯಲ್ಲಿ ಹೀಗೆ ಪಾದಳ್ಳಿಯಲ್ಲಿ ಹತ್ತೆಂಟು ಕಡೆಗೆ, ರಾತ್ರಿ ಮಲಗಲು ಮಾರು ದಿನಗಳಿಂದ ಜನರು ಸೇರುತ್ತಿದ್ದಜೆಗಳಲ್ಲಿ ಭಜನೆಯ ಸಾಂಕ್ರಾಮಿಕ ರೋಗ ಹರಡಿದಂತಾಗಿತ್ತು.

ಮತದಲ್ಲಿ ಪಡದಪ್ಪನವರಿದಿದ್ದದ್ದರೆ ಅಲ್ಲಿಯ ಭಜನೆಯ ಕಾರ್ಯಕ್ರಮ ರಂಗಿಗೇರಬಮಂದಿ ಕೆಲವರಿಗಿಸಿತು. ಗಾಂಜಿ ಹಾಗೂ ತೀರ್ಥಪ್ರಾಶನವಿದ್ದರೆ ಆ ಭಜನೆಯ ಸೋಗಸೇ ಬೇರೆ. ಆ ಉನ್ನಾದ, ಅ ಏಕಾಗ್ರತೆ, ಆ ಭಕ್ತಿಯ ಉತ್ಕೃಷ್ಟತೆಯಿಂದ ಆಗಿಂದಾಗ ಪರಮಾತ್ಮನನ್ನು ಒಲಿಸಬಹುದು. ಮನೆ, ಹಾಗೂ

ಸಂಸಾರದ ಕಡೆಗೇ ಲಕ್ಷ್ಯವಿಟ್ಟರೆ ಅದೆಂಥ ಭಜನೆ? ಲಕ್ಷ್ಯ ಭಜನೆಯ ಕಡೆಗೆ ಕೇಂದ್ರೀಕೃತವಾಗಬೇಕಾಗಿದ್ದರೆ ಗಾಂಜಿಯ ಅವಲು ಅಗತ್ಯವಾಗಿದೆ. ಆದರೆ ಈಗ ಅದು ದೊರೆಯವಂತಿರಲ್ಲ. ಕೂಡಿದ ಜನರಿಗೆ ನೀರಿಸವೇನಿದರೂ ಒಂದು ಮಾತು ಅನಿವಾರ್ಯವಿತ್ತು. ಕೆಲವರು ಗಾಂಜಾ ಹಾಗೂ ತೀರ್ಥ ಸೇವನೆಯಿಲ್ಲದ್ದಕ್ಕೇ ಭಜನೆಯ ಅಗತ್ಯವಿದೆಯೆಂದರು. ಇಲ್ಲದಿದ್ದರೆ ಸುಮುನೆ ಮತದಲ್ಲಿ ಬಿದ್ದ ಕೊಳ್ಳುವದರಲ್ಲಿ ಏನು ಪ್ರಯೋಜನ?

ಅಂತೂ ಮಲಗಲು ಮನೆಯಿಲ್ಲದ್ದಕ್ಕೋ, ಮಾಡಲು ಬೇರೆ ಕೆಲವೆಲ್ಲದಕ್ಕೋ ಅಥವಾ ಏರಿಬುರುತ್ತಿದ್ದ ಪಿಡುಗಿಗೆ ಹೆದರಿಂದೋ ಭಜನೆಯ ಕಾರ್ಯಕ್ರಮ ನಿಶ್ಚಿತವಾಯಿತು. ಮಣ್ಣ ತಿನ್ನುತ್ತ ಬಿದ್ದಿದ್ದ ತಾಳಗಳೆಲ್ಲ ಹೊರಗೆ ಬಂದವು. ಏಕತಾರಿಗಳನ್ನ ಶ್ರುತಿಗೊಳಿಸಲಾಯಿತು. ಕೆಲವರು ತಮ್ಮ ಕಂಠಗಳನ್ನೂ ಸರಿಪಡಿಸಿಕೊಂಡರು. ಉಂಟಾಗಿ ಇಂಥ ಸಾಮೂಹಿಕ ಕಾರ್ಯಕ್ರಮಗಳು ಇತ್ತೀಚೆಗೆ ನಡೆದಿರಲೇ ಇಲ್ಲ. ಜನರು ಹುರುಪಿನಲ್ಲಿದ್ದರು.

ಸಂಜೆಯಾಯಿತು, ಬೆಳಕಾರಿತು, ಕತ್ತಲೆ ಮೆಲ್ಲಡಿಯನ್ನಿಡುತ್ತ, ಹೆಚ್ಚೆಯಿಟ್ಟ ಕಡೆಗೆಲ್ಲ ತನ್ನ ಕಪ್ಪು ನೇರಳನ್ನು ನೆಲ್ಗೊಳಿಸುತ್ತ ಸಾಗಿಬಂತು. ಪಡುವಣ ದಿಕ್ಕಿನಿಂದ ಗಾಳಿ ತಣ್ಣಗೆ ಬೀಸಲಾರಂಭಿಸಿತು. ಉಂಟಾಗಿ ಗದ್ದಲ ಕಡಿಮೆಯಾಗುತ್ತಿದ್ದಂತೆಯೇ ನದಿಯ ದಿಕ್ಕಿನಿಂದ ಘೋಗರೆಯುವ ತೆರೆಗಳ ಸ್ವಾಷ ಕೇಳತೊಡಗಿತು. ಸಾವಿರಾರು ಜೀರುಂಡೆಗಳು ಸಂಜೆಯ ಗಾನದಲ್ಲಿ ಹೊಡಗಿದ್ದವು. ಮೋಡಗಳ ಬಿರುಕಿನೊಳಗಿಂದ ಏಕಾದಶಿಯ ಚಂಡ್ರ ತನ್ನ ಕ್ಷೇಣ ಪ್ರಕಾಶವನ್ನು ಹರಡಿದ. ಆಕಾಶದ ಹೃದಯದಲ್ಲಿ ಏನೋ ಗೊಂದಲ ನಡೆದಿರಬೇಕು. ಇಲ್ಲದಿದ್ದರೆ ಇಂಥ ಬದಲಾವಣೆಯೇ? ಈಗ ಗಟ್ಟಿಯಾಗಿ ತೆಲಿಬಂದ ಮೋಡಪ್ರೋಂದು ಸ್ವಲ್ಪ ಹೊತ್ತಿನಲ್ಲಿಯೇ ಹಿಂಜಿದಂತಾಗಿ ತೆಳ್ಳಗೆ ವ್ಯಾಪಿಸುತ್ತಿತ್ತು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಇನ್ನೊಂದುಮೋಡದ ಪ್ರಂಜ ಕಾಣಿಸುತ್ತಿತ್ತು. ಈಗ ಕಂಬನಿ ಉದುರಿಸಿದಂತೆ ನಾಲ್ಕು ಹನಿ ಮಳಿ ಸುರಿದು, ಗಾಳಿಯ ಹೊಡಿತಕ್ಕೋ ಏನೋ ಬಯಲಾಗುತ್ತಿತ್ತು. ಕ್ರೈಸ್ತೀತು ದರ್ಶಿದ ಮೋಡಗಳೇ ಎಲ್ಲ ಕಡೆಗೂ ತುಂಬಿದದವು. ಚಂಡ್ರ ಮನಸ್ಸಿಲ್ಲದೆ ಬೆಳಗುತ್ತಿದ್ದ. ಅವನ ಸುತ್ತ ಮಂಜಿನ ತೆರೆ ಹರಡಿಕೊಂಡಿತ್ತು. ಲೋಭಾನದ ಹೊಗಯೊಳಗಿಂದ ದೀಪದ ಬೆಳಕನ್ನು ನೋಡಿದಂತಾಗುತ್ತಿತ್ತು. ಒಮ್ಮೆ ಚಂದ್ರನ ಸುತ್ತಲೂ ದೊಡ್ಡದಾಗಿ ಕೆರೆ ಕಟ್ಟಿತ್ತು. ಮಾಯಾವಿ ರಾಕ್ಷಸೊಬ್ಬ ಅವನನ್ನು ಸೆರೆಹಿಡಿಯಲು ಮಂತ್ರದ ಗರೆ ಹಾಕಿದಂತಿತ್ತು. ಚಂಡ್ರ ಅತ್ಯಿಕ್ರಮೋದುವಂತಿರಲ್ಲಿ ಚಿಕ್ಕೆಗಳಂತೂ ಅಥ ಬೆಳಕಿನಲ್ಲಿ ಅಥ ಮೋಡಗಳ ಹಿಂದೆ ಮರೆಯಾಗಿದ್ದವು.

ರಾತ್ರಿ ಹತ್ತುಗಂಟೆಯ ಮೇಲೆ ಭಜನೆಯ ಕಾರ್ಯಕ್ರಮ ಪ್ರಾರಂಭವಾಯಿತು. ಗೋಪಲಕ್ಷ್ಮನ ಗುಡಿಯಿಂದ ‘ಹಾರೇ ಕೃಷ್ಣ, ಹಾರೇ ರಾಮ’ ಎಂದು ಭಜನೆ ಕೇಳಬರುತ್ತಿತ್ತು. ಆಗಾಗ ದನಿಗಳು ಬದಲಾಗುತ್ತಿದ್ದರೂ ಅದೇ ಪಲ್ಲವಿ ಮತ್ತೆ ಮತ್ತೆ ಕೀಸರಿಡುವಂತೆ ಕಪ್ಪಲಿಯ ದನಿಯಂತೆ ಕೇಳುತ್ತಿತ್ತು. ಚಾವಡಿಯಿಂದಲೂ, ಹನುಮಂತ ದೇವರ ಗುಡಿಯಿಂದಲೂ ಅಂಥದೆ ನಾಕಾರು ದನಿಗಳು ಕೇಳುತ್ತಿದ್ದವು. ಯಾರಿಗೂ ನಿದ್ದೆಯ ಅವಸರವಿರಲ್ಲ. ಇಂದು ಜಾಗರಣ, ಸಂಪೂರ್ಣ ಎಚ್ಚರ ಅವಶ್ಯವಾಗಿತ್ತು. ದೇವರಿಗೇ ಮೊರೆಯಿಟ್ಟು ಬಂದ ಪಿಡುಗನ್ನು ಓಡಿಸಬೇಕಾಗಿತ್ತು.

ಮತದಲ್ಲಿಯಿಂತೂ ಭಜನೆಯ ರೂಪ ತೀರ ಅಸ್ತವ್ಯಸ್ವಾಗಿತ್ತು. ‘ಗುರುವಿನ ಬಜಣೋ ಮಾಡೋ ಮನುಜಾ’ ಎಂದು ಅಪದ್ಧವಾಗಿಯಾದರೂ ಉತ್ಸಾಹದಿಂದಲೇ ಭಜನೆ ಪ್ರಾರಂಭವಾಯಿತು. ಕಂಚಿನ ತಾಳಗಳ ದನಿ ಅವ್ಯಾಹತವಾಗಿ ಮೌನವನ್ನು ಕುಟುಂಬಿತ್ತಿದ್ದವು. ನಂಟು ಹರಿಯುವಂತೆ ಭಕ್ತರು ಆವೇಶದಿಂದ ಕೊಗುತ್ತಿದ್ದರು. ಕೂಗಿ ಕೂಗಿ ಕೆಲವರ ಯಮಾಲಗಳೂ ನೆಲದ ಮೇಲೆ ಹಾಸಿದ್ದವು. ಹಾಡುವವರು ಹಾಡುತ್ತಿದ್ದರು. ಉಳಿದ ಜನರೆಲ್ಲ ಸುಮ್ಮನೆ ‘ಶಿವಾಯ ನಮ ಓಂ’ ಎಂದು ಅಂದದ್ದನ್ನೇ ನೂರನೆಯ ಸಾರೆ ಅಂದು ಚಪ್ಪಾಳಿ ಹೊಡೆಯುತ್ತಿದ್ದರು. ಆದರೆ ಅದೋಂದೇ ‘ಶಿವಾಯ ನಮ ಓಂ’ದಲ್ಲಿ ಅದೆಷ್ಟು ಭಾವಗಳು ಏರಿ ಇಳಿಯುತ್ತಿದ್ದವು! ಒಮ್ಮೆ ಉತ್ಸಾಹ, ಒಮ್ಮೆ ಭಕ್ತಿ, ಮತ್ತೊಮ್ಮೆ ಬೇಸರ, ಮಗುಡೊಮ್ಮೆ ತೂಕಡಿಕೆ, ಹೀಗೆ ವಿಲಕ್ಷಣವಾಗಿ ಭಕ್ತರ ಅಂತರಂಗ ಅವರ ಭಜನೆಯಲ್ಲಿ ಪ್ರತಿಧ್ವನಿತವಾಗುತ್ತಿತ್ತು.

ಲಿಂಗಪ್ರಗಾಜ ಅಂದು ಮತದಲ್ಲಿ ಒಬ್ಬನೇ ಗೋಡನಾದ್ದರಿಂದ ಅವನೂ ಈ ಭಜನೆಯಲ್ಲಿ ಭಾಗವಹಿಸಲೇಬೇಕಾಗಿತ್ತು. ಅವನಿಗೇನೂ ಮನಸ್ಸಿರಲಿಲ್ಲ. ಆದರೂ ತನ್ನ ಕರ್ತವ್ಯವನ್ನು ಮರೆಯುವಂತಿರಲ್ಲ. ಒಮ್ಮೊಮ್ಮೆ ಏನೇನೋ ಕೆಲಸದ ನೆವ ಹುಡುಕಿ ಒಳಹೊರಗೆ ಓಡಾಡುತ್ತಿದ್ದ. ಯಾರನೋ ಕರೆಯುವ ನೆವಮಾಡಿಕೊಂಡು ಮತದ ಹೊರಗೂ ಸುತ್ತಾಡಿ ಬರುತ್ತಿದ್ದ. ಭಕ್ತವೃಂದ ನೆಲಕ್ಕೆ ಬೇರಿಳಿದಂತೆ ನಿಶ್ಚಲವಾಗಿತ್ತು. ಭಜನೆಯಲ್ಲಿ ಗರ್ಜಾಗಿತ್ತು. ಮೂಡಗಾಳಿ ಬೀಸಿದಾಗ ಹೊಲದೊಳಗಿನ ಬೆಳೆಗೆ ಬೆಳೆಯೇ ಹೊಯ್ದಾಡುವಂತೆ ಭಜಕರು ಹಾಡಿನ ಲಯಕ್ಕೆ ತೂಗುತ್ತಿದ್ದರು. ಲಿಂಗಪ್ರನಿಗೆ ಅದನ್ನೆಲ್ಲ ನೋಡಿ ಬೇಸರವೇ ಹೆಚ್ಚಿತು.

ಅವನ ಲಕ್ಷ್ಯಪೆಲ್ಲ ಬೇರೆ ಕಡೆಗಿತ್ತು. ಅಂದು ಚಿಮಣಾ ಕೊಟ್ಟಿ ಅವಧಿ ಮುಗಿಯುತ್ತಿತ್ತು. ಪಡದಯ್ಯನವರೂ ಉರಲಿರಲಿಲ್ಲ. ಮತದ ಒಳಗಿನ ಕೊಳೆಯಲ್ಲಿ ಚಿಮಣಾ ಸೆರೆಯಾಗಿದ್ದಳು. ಪಡದಯ್ಯನವರು ಹೇಗೂ ಅವಳನ್ನು ತನಗೆ ಒಬ್ಬಿಸಿಕೊಟ್ಟಿದ್ದಾರೆ. ಕಾಲ ತನಗೆ ಅನುಕಾಲವಾಗಿಯೇ ಇದೆ. ಕೈಹಿಡಿದ ಮಣ್ಣಾ

ಹೊನ್ನಾಗುವ ಕಾಲ ಇದು. ಲಿಂಗಪ್ಪೊಡನ ಸುತ್ತಲೂ ಬಯಸಿದ್ದೆಲ್ಲ ಕಾಲಕಸವಾಗಿ ಬಿದ್ದಿತ್ತು ಇಂದು ತನ್ನ ಬಯಕೆಯನ್ನೂ ಹೇಗಾದರೂ ಪೂರ್ವೆಸಲೇಬೇಕೆಂದು ಲಿಂಗಪ್ಪೊಡನಿಗೆ ಹಟ ಹೊಕ್ಕಿತು. ಮನಸ್ಸಿನ ಅಡ್ಡಿಯೊಂದನ್ನು ಬಿಟ್ಟರೆ ಬೇರೆ ಯಾವ ಅಡ್ಡಿಯೂ ಇರಲಿಲ್ಲ. ಸಂಕಲ್ಪವೊಂದನ್ನು ಗಟ್ಟಮಾಡಿದರೆ ತೀರಿತು. ಹೋರಗೆ ಭಜನೆ ನಡೆದೇ ಇತ್ತು. ತಾಳ ಕಟೆದು ‘ಒಂ ನಮಃ ಶಿವಾಯ’ ಬಂದೇ ಸವನೆ ಕೇಳುತ್ತಿತ್ತು. ಕೇಳಿ ಕೇಳಿ ಬೇಸರ ಬಂತು ಲಿಂಗಪ್ಪನಿಗೆ ಒಂದೇ ಗತ್ತು, ಒಂದೇ ಹಾಡು. ಅದೇ ಕಂಚಿನ ತಾಳಗಳ ದನಿ-ಕಿವಿ ಕಿವುದಾಗುವಂತಿತ್ತು. ಲಿಂಗಪ್ಪನ ಲಕ್ಷ್ಯ ಮತ್ತೆ ಜಿಮಣಾಳ ಕಡೆಗೆ ಹಾರಿತು. ಇಂದು ಅವಳನ್ನು ಕೇಳಿಯೇ ಬಿಡಬೇಕು. ಅವಳನ್ನು ಮೊವ್ವೋಲಿಸಿಯೇ ತೀರಬೇಕು. ಮರದ ಸೇರಮನೆಯಲ್ಲಿ ಇನ್ನೆಷ್ಟು ದಿನ ಅವಳಿರಬೇಕು? ವಾಡೆಯ ಕಬಜಾ ತೆಗೆದುಕೊಂಡು ಅಲ್ಲಿ ಅವಳೂದನೆ ಸುವಿವಾಗಿರಬೇಕು. ಸಾತೇನದಳ್ಳಿಯ ಗೌಡರ ಮಗಳನ್ನು ಪಡದಪ್ಪನವರೇನು ಗೊತ್ತು ಮಾಡುತ್ತಾರೋ ಇಲ್ಲವೋ? ಆಗದ ಮಾತನ್ನು ಕಟ್ಟಿಕೊಂಡೇನು ಘಲ? ಜಿಮಣಾ ಇಲ್ಲಿಯೇ ಕೈಯಳತೆಯಲ್ಲೇ ಇದ್ದಾಳೆ. ಅವಳು ಮನಸ್ಸು ಮಾಡುವದೊಂದೇ ಉಳಿದರ್ದು.

ಲಿಂಗಪ್ಪೊಡನ ಆತುರ ಹೆಚ್ಚಿತು. ಎದೆ ಬಡಿದುಕೊಳ್ಳಲಾರಂಭಿಸಿತು. ಜಿಮಣಾಳ ರೂಪ ಕೆಳ್ಗೆ ಕೆಟ್ಟಿದಂತಾಯಿತು. ಕುಳಿತಲ್ಲಿಂದಲೇ ಹೆದರಿದ ಇಲಿಯಂತೆ ಹಿಳಿಹಿಳಿ ಕೆಣ್ಣಬಿಟ್ಟಿ. ಇನ್ನು ಎಷ್ಟುತ್ತು ದಾರಿಕಾಯಬೇಕು? ತಾನೇಕೆ ದಾರಿಕಾಯಬೇಕು? ಉಂಟಾಗಿ, ತನ್ನ ಸುಖ ಇನ್ನೊಬ್ಬರ ಮರ್ಚಿಯ ಮೇಲೆ ಅವಲಂಬಿಸಬೇಕೆ? ಜಿಮಣಾಳಿಗೆ ಮನಸ್ಸಿಲ್ಲದಿದ್ದರೆ ಅವಳಿಗೆ ಒತ್ತಾಯ ತರಲೇಬೇಕು. ಹೌದು, ಕಲುವಿಷಯಗಳಲ್ಲಿ ತಿಳಿಹೇಳುವದು ಅಸಾಧ್ಯ.

ಭಜನೆ ರಂಗಿಗೇರಿತ್ತು. ತಾಳ ಕಟೆಯುವ ಲಯ ಕ್ರಮವಾಗಿ ದ್ರುತಕ್ಕೆ ಏರಿತು. ಕಾದ ಹಂಚಿದ ಮೇಲೆ ನಿಂತವರಂತೆ ಭಜಕರು ಚಡಪಡಿಸುತ್ತಿದ್ದರು. ಸುತ್ತಲಿನ ವಾತಾವರಣವೇ ತಲೆತಿರುಗಿದವರಂತೆ ಆ ಲಯದ ಸುತ್ತಲೂ ತಿರುಗುವಂತಿತ್ತು. ಗತ್ತು ಮುಕ್ಕಾಯಕ್ಕೇ ಬಂದಿತ್ತು.

ಲಿಂಗನು ಕಿವಿಗೆ ಇದೆಲ್ಲ ಅಸಹ್ಯವಾಯಿತೇನೋ! ಭಜನೆಯ ದನಿ ಧುಮಿಕ್ಕೆವ ಜಲಪಾತದಂತೆ ಕಿವಿಗಳನ್ನು ತುಂಬಿತು. ಕೂಡಲೇ ಭಜನೆ ಮಾಡುತ್ತಿದ್ದವರ ಕಡೆಗೆ ತಿರುಗಿದ. ಭಜನೆಯ ದನಿಯನ್ನೂ ಮೀರಿಸುವ ದನಿಯಲ್ಲಿ “ರಾತ್ರಿ ಭಾಳ ಆಗೇತಿ, ಸಾಕಾಡ್ತಿ ಭಜನಿ” ಎಂದು ಕೂಗಿಕೊಂಡ. ಭಜನೆಯಲ್ಲಿಯೇ ದಂಗಾಗಿದ್ದ ಅವರಾರಿಗೂ ಕೇಳಿಸಿದಂತಿರಲಿಲ್ಲ. ಲಿಂಗಪ್ಪ ಸಿಗ್ಗಿದ್ದ. ಮತ್ತೊಮ್ಮೆ ಅದೇ ಮಾತುಗಳನ್ನೇ ಇನ್ನೂ ಹೆಚ್ಚಿ ಎತ್ತರದ ದನಿಯಲ್ಲಿ ಕೂಗಿದ.

೪೨

ಲಿಂಗಪ್ಪನ ಮಾತು ಕೇಳಿ ಭಜನೆ ಮಾಡುತ್ತಿದ್ದವರಿಗೆಲ್ಲ ಆಶ್ಚರ್ಯವಾಯಿತು. ತಲೆಯೆತ್ತಿ ಅವನ ಕಡೆಗೆ ನೋಡಿದರು. “ಚೇ, ಚೇ, ಉರಾಗ ಜನಾ ಉರಿ ಬಂದು ಹುರದು ಹೋಗಾಕ ಹತ್ತಾಯಾರು. ಅದಕ ದೇವರ ಭಜನಿ ನಡದ್ದೇತಿ. ಇದೊಂದು ರಾತ್ರಿನಾರ ಮಾಡಬೇಕರಿ” ಎಂದು ಬಿಳಿಮೀಸೆಯ ಮುದಕನೊಬ್ಬು ತನ್ನ ಅಭಿಪ್ರಾಯವನ್ನು ವೈಕ್ಯಪಡಿಸಿದಾಗ, ಕೂಡಿದ ಜನರೂ ಅದನ್ನು ಒಷ್ಟಿದರು.

ಲಿಂಗಪ್ಪ ಹುಬ್ಬಿಗಂಟಿಕ್ಕಿದೆ. “ನನಗ ಈ ಭಜನೀ ಕೇಳೇ ತಲೆಕೂಲಿ ಎದ್ದೃತಿ. ಕೇಳಾಕ ಆಗಾಣೀಲ್ಲ” ಎಂದು ನುಡಿದವನೇ ಮಲಗಲು ಹೊರಟಿ.

ಹಿರೇಕುರುಬ ಮಲ್ಲ ಎದ್ದು ಬಂದು ಗೌಡರ ಕೈಹಿಡಿದು ನೋಡಿ ಗಾಬರಿಯಾಗಿ, “ಮೈ ಕಾವೇರೇತಲ್ಲಿ? ಗೌಡರಿಗೂ ಉರಿ ಬಂದಾವು ಕಾಣತ್ತೇತಿ” ಎಂದು ಹೇಳಿದ. ಆ ಬಂದು ಮಾತು ಕುಳಿತವರೆಲ್ಲರಲ್ಲಿಯೂ ನಡುಗು ಮಟ್ಟಿಸಿತು. ಲಿಂಗಪ್ಪನೂ ನಡುಗಿದ. ಅವನ ಮೈ ಬೆವರಿತು. ಆದರೆ ಅದನ್ನು ಒಪ್ಪುವ ಮನಃಸ್ಥಿತಿಯಲ್ಲಿ ಅವನಿರಲ್ಲಿ. ಪಿಡುಗು ತನ್ನ ಹತ್ತಿರ ಕೂಡ ಹಾಯಲಾರದೆಂದು ಅವನಿಗೆ ಹೇಗೋ ಮನವರಿಕೆಯಾಗಿಬಿಟ್ಟತ್ತು. “ಮಳ್ಳಿ ನನಮಗನ, ಕಂಬಳಿ ಹೊತೆಗೊಂಡು ಬೆಂಟ್ಕಿಗೆ ಕುಂತಿದ್ದಿ. ಮೈ ಬಿಸಿ ಬತಿ ನೀರ ಹಾಕಿ ಈಟೊತ್ತನಾ ಗಾಂಜೇ ಮಿದ್ದಿದಿ. ಅದಕ ನಿನ್ನ ಕೈ ತಣ್ಣಿಗಾಗ್ಯವು. ಆ ಕೈಲೇ ಮುಟ್ಟಿದರ ಮೈ ಬೆಂಟ್ಕಿಗೆ ಹತ್ತದ ಏನ ಮಾಡಿತ್ತು?” ಎಂದು ಕಾರಣವೊಂದನ್ನು ಮುದುಕಿ ತೆಗೆದು ಹೇಳಿದ. ಅಲ್ಲಿ ನಿಲ್ಲುವದೂ ಅವನಿಂದಾಗಲಿಲ್ಲ. ಮಲಗುವ ನೆವಮಾಡಿಕೊಂಡು ಒಳಗ ಹೊರಟಿಹೋದ.

ಲಿಂಗಪ್ಪನ ಮೈ ನಿಜವಾಗಿಯೂ ಕಾವೇರಿತ್ತು. ಇಡೀ ಮಧ್ಯಾಹ್ನವೆಲ್ಲ ಜಿಮಣಾಳ ಬಗೆ ವಿಚಾರ ಮಾಡಿ ಮಾಡಿ ತಲೆ ಕಾಯ್ದಿತ್ತು. ಪರಿತಾಪ ಮೈಯಲ್ಲಿ ಹರಡಿತ್ತು. ಇಂದು ಬಯಕೆಯನ್ನು ಈಡೇರಿಸಬೇಕಾದ್ದರಿಂದ ಮನಸ್ಸಿನ ಆತುರ ಜ್ಞರದಪ್ಪ ತೀವ್ರವಾಗಿತ್ತು. ಭಜನೆಗೆ ಕುಳಿತ್ತಿದ್ದ ಕೆಲವು ಕಿಡಿಗೇಡಿಗಳಿಗೆ ಈ ಅಥವ ಹೊಳೆಯಿತೇನೋ! ಲಿಂಗಪ್ಪನ ಬೆನ್ನುಹಿಂದೆಯೇ ತಂತಮ್ಮ ಕಣ್ಣಿಗಳಲ್ಲಿ ಮಾತಾಡಿಕೊಂಡರು. ಗೌಡರು ಒಳಗೆ ಜಿಮಣಾಳನ್ನು ಕಾಣಲೆಂದೇ ಹೋದರೆಂದು ತೆರೆಕ್ಕಿ, “ಇನ್ನಮಾಗ ಗೌಡರ ಉರೀ ಇಳಿತಾವಲೇ!” ಎಂದು ಹೇಳಿ ಒಬ್ಬ ವಿಕ್ಕೆಂದು ನಕ್ಕ.

“ಹಾಗಾರ ಹರೇದವರಿಗೆ ಬರೂ ಉರಿ ಬಂದಿದ್ದವನಬಾರದ!” ಎಂದು

ಇನ್ನೊಬ್ಬ ನಿಲಕ್ಕೆ ದಿಂದೆಂಬಂತೆ ರಾಗವೇಳಿದು, ನಗೆ ತಡೆಯಲಾರದೆ ಕಿಸಿಕಿಸಿ ನಗುತ್ತ ಭಾಯ ಮೇಲೆ ಕೈಯಿಟ್ಟುಕೊಂಡ.

ಭಕ್ತಿಯಿಂದ ಕಣ್ಣ ಮುಚ್ಚಿ ಭಜನೆ ಮಾಡುತ್ತಿದ್ದ ಕೆಲವರಿಗೆ ಇವರ ಮಾತು ಕೇಳಿ ಸಿಟ್ಟುಬಂತು. “ಸಾಕುಮಾಡುತ್ತೇ ಆ ಹೊಲಸ ಮಾತು ಆಡೂದು. ಅದನ್ನು ಆಡೂದ ಬೇಕಾಗಿದ್ದರ, ಹೊಲಗೇರಿಗೆ ಇಲ್ಲಾ ಮಾಡಗೇರಿಗೆ ನಡೀರಿ” ಎಂದು ಗಜಿಸಿದರು. ಆದರೆ ಅವರು ಇನ್ನೂ ಮಾತಾಡುವದಿತ್ತು ಇಬ್ಬರೂ ತಮ್ಮ ತಮ್ಮಲ್ಲಿಯೇ ಪಿಸುಗುಟ್ಟಿದರು. ಅದರಲ್ಲಿ ಒಬ್ಬ “ಕಾಕಾ, ಮಾದರ ಮಲ್ಲಿ ಹಡದು, ಹೂಸು ಹೋಗಿ ಅಳಕೊಂಡ ಕುಂತಾಳು. ಇಲದಿರಕ ಈ ಗೌಡರು ಆಕೇ ಮನಿಗೆ ಹೋಗದ ಮರಡಾಗ ಕುಂತಾರ?” ಎಂದು ಗೌಡರ ಚರಿತ್ರೆಯನ್ನು ಸಂಕ್ಷೇಪವಾಗಿ ಗುಸುಗುಟ್ಟಿದ್ದ. ಎಷ್ಟು ಮೆಲ್ಲಗೆ ನುಡಿದರೂ ಆ ಮಾತು ಕೆಲವರಿಗೆ ಕೇಳಿಸಿತು.

“ಲೇ, ದೇವರ ಭಜನಿ ನಡದಾಗ ಎಂತಾ ಮಾತಾಡತೀರಲೇ? ಮನಸ್ಸಿಟ್ಟು ಭಜನಿ ಮಾಡಬಾರದ? ದೇವರು ಕೆಡಗಾಲ ದೂರ ಮಾಡ್ಯಾನು!” ಬಿಳಿಮೀಸೆಯ ಮುದುಕ ತಡೆಯಲಾರದೆ ಗುಡುಗಿದ. ಹೂಡಲೆ ಎಲ್ಲರೂ ಸುಮೃಗಾದರು.

“ಕಾಕಾ, ಕುರುಬರ ಮಾಯಪ್ಪ ಬಂದ ಪೆದಾ ಹೇಳತಾನಂತ ಕೇಳಿರಿ. ಆ ಪದಾಮುಗದ ಮ್ಯಾಗ ಮತ್ತೆ ಬಂದು ಗತ್ತು ‘ಒಂ ನಮ ಶಿವಾಯ ಆಗಲಿ’ ಎಂದು ಒಬ್ಬ ಎದ್ದು ನಿಂತು ಹೇಳಿದ.

“ಆಗಲೆಪಾ ಮಾಯಾ, ದೇವರ ಮ್ಯಾಗಿನ ಪದಾ ಹೇಳ ಮಗನ” ಎಂದು ಬಿಳಿಮೀಸೆಯ ಮುದಕ ಬೆನ್ನು ಚಪ್ಪರಿಸುವಂತೆ ಹೇಳಿದ.

ಮಾಯಪ್ಪ ಕೆಮ್ಮೆ ಗಂಟಲು ಸಾಫಾಮಾಡಿಕೊಂಡು ಏಕತಾರಿಯನ್ನು ಮಿಡಿದ. “ಈ ಮಾತು ಕೇಳಿ ಬಲು ಮಾಯಾ” ಎಂಬ ಹಾಡನ್ನು ಪ್ರಾರಂಭಿಸಿದ. ಎಲ್ಲರೂ ಆ ಹಾಡಿನ ಗುಂಗಿನಲ್ಲಿಯೇ ತಲ್ಲಿನರಾದರು. ಮಾಯಪ್ಪನು ಕಂಚಿನಂಥ ಕಂತ. ಮಧ್ಯಾರ್ಥಿಯ ನೀರವತೆಯಲ್ಲಿ ಹಾಡು ಎಲ್ಲ ಕಡೆಗೂ ವ್ಯಾಪಿಸಿತು. ಲಿಂಗಪ್ಪಗೌಡ ಒಳಗೆ ದೀಪ ಹಚ್ಚಿದ. ಹಾಸಿಗೆಯ ಮೇಲಿ ಕುಳಿತು ಒಮ್ಮೆ ಕೆಮ್ಮಿದ. ತಾನು ಬಂದಿರುವದನ್ನು ಗಮನಿಸಿ ಚಿಮಣಾ ತಾನಾಗಿಯೇ ತನ್ನೆಡೆಗೆ ಬರಬಹುದೆಂದು ಅವನ ವಿಚಾರ. ಆದರೆ ಎಷ್ಟು ನಿರೀಕ್ಷಿಸಿದರೂ ಚಿಮಣಾ ಬರಲ್ಲಿಲ್ಲ. ಲಿಂಗಪ್ಪಗೌಡನಿಗೆ ಬೇಸರವೆನಿಸಿತು. ಅದನ್ನು ಕಳೆದುಕೊಳ್ಳಲು ಭಜನೆಯ ಕಡೆಗೆ ಲಕ್ಷ್ಯ ಹಾಕಿದ. ಮಾಯಪ್ಪನ ಹಾಡು ನಡೆದೇ ಇತ್ತು. ಅಂದ ಸಾಲನ್ನೇ ತಿರುತ್ತಿರುಗಿ ಹಾಡುತ್ತಿದ್ದ.

‘ಜೀವಕ್ಕು ಹೇಳತ್ತೇತೂ ದೇಹಾ
ಬಿಟ್ಟು ಹೋಗಬ್ಬಾಡೊ ಮಹರಾಯಾ’

ಲಿಂಗಪ್ಪಿಗೆ ಅಥವಾಗಲಿಲ್ಲ. ಮತ್ತೆ ಜಿಮಣಾಳ ಕಡೆಗೆ ಲಕ್ಷ್ಯ ಹರಿಯಿತು. ಎನು ಮಾಡಿದರೆ ಜಿಮಣಾ ಬರಬಹುದು? ತಾನೇ ಹೋದರಾಯಿತೆಂದು ಅಲ್ಲಿಂದ ಎದ್ದು. ಒಮ್ಮೆಲೇ ಹೋಗಲು ಧೈರ್ಯವಾಗಲಿಲ್ಲ. ಅಲ್ಲಿಯೇ ಶತಪಥ ಹಾಕಹತ್ತಿದೆ. ಅದೂ ಬೇಸರ ಬಂತು. ಜಿಮಣಾಳ ಹೋಣೆಯ ಕಡೆಗೆ ನಡೆದೆ. ಬಾಗಿಲು ಹಾಕಿತ್ತು. ಹಳೆಯ ಕಾಲದ ಬಾಗಿಲವಾದ್ದರಿಂದ ಅದು ಬಿರುಕು ಬಿಟ್ಟಿತ್ತು. ಲಿಂಗಪ್ಪ ಬಿರುಕಿನೊಳಗಿಂದ ನೋಡತೋಡಿದ. ಹೋರಗೆ ಮಾಯಪ್ಪನ ಹಾಡು ಕೇಳುತ್ತಲೇ ಇತ್ತು.

‘ನಮ್ಮ ವಾರಿಗೆ ಗೆಳತನ ಲಕ್ಷ್ಯ
ನಾಬಿಟ್ಟರು ಮುತ್ತು ಮಾಡಿಕ್ಕೆ’

ಲಿಂಗಪ್ಪನ ಕಿವಿಯಪ್ಪೇ ಆ ಹಾಡನ್ನು ಕೇಳುತ್ತಿದ್ದವು. ಲಕ್ಷ್ಯವೇಲ್ಲ ಬಿರುಕಿನೊಳಗಿಂದ ಕಾಣುವ ದೃಶ್ಯದ ಕಡೆಗೇ ಇತ್ತು. ಜಿಮಣಾ ಮಲಗಿರಲಿಲ್ಲ. ಕೂಸನ್ನು ತೋಡೆಯ ಮೇಲೆ ಹಾಕಿಕೊಂಡು ತಪ್ಪಡಿಸುತ್ತ ಕುಳಿತ್ತಿದ್ದಳು. ಮುಖ ಕೂಸಿನೆಡೆಗೆ ಬಾಗಿತ್ತು. ಕ್ಯೆ ಕೂಸಿನ ತಲೆಯನ್ನು ನೇವರಿಸುತ್ತಿತ್ತು. ಮುಖಿದ ಮೇಲೆ ಬಿದ್ದ ದೀಪದ ಬೆಳಕಿನೊಡನೆ ವಿಷಾದದ ಭಾಯೆಯೊಂದು ಪಸರಿಸಿತ್ತು. ಲಿಂಗಪ್ಪ ಸ್ವಲ್ಪ ಹೋತ್ತು ಅವಳನ್ನೇ ದಿಟ್ಟಿಸಿ ನೋಡಿದ. ಅವನ ಆತುರ ಹೆಚ್ಚಿತು. ಬಾಗಿಲ ಜಿಲಕವನ್ನು ಸಪ್ಪಳ ಮಾಡಿ ತಾನು ಬಂದಿರುವದನ್ನು ಸೂಚಿಸಿದ. ಮಾಯಪ್ಪ ಹಾಡುತ್ತಿದ್ದು.

‘ನಮನಿಮಗ ಇಲ್ಲೋ ಕೆಡುಕ
ಮೂತಿ ಕುತಿಗಿ ಕೊಯುದಕ’

ಜಿಲಕದ ಸಪ್ಪಳವನ್ನು ಕೇಳಿ ಜಿಮಣಾ ಚಟ್ಟನೇ ಎದ್ದಳು. ಕೂಸನ್ನು ಜೋಳಿಗೆಯಲ್ಲಿ ಮಲಗಿಸಿ ಬಾಗಿಲೆಡೆಗೆ ಬಂದು ನಿಂತಳು. ಲಿಂಗಪ್ಪನ ಎದೆ ಧಡ ಧಡ ಬಡಿದುಕೊಂಡಿತು. ಜಿಮಣಾ ಒಳಜಿಲಕ ಹಾಕಿದ್ದನ್ನು ಖಾತ್ರಿ ಮಾಡಿಕೊಂಡು, ಇನ್ನೊಂದು ಬೆಣೆ ಹಾಕಿ, ತಿರುಗಿ ತನ್ನ ಹಾಸಿಗೆಯ ಮೇಲೆ ಹೋಗಿ ಕುಳಿತಳು.

ಕೂಸಿಗೆ ಇನ್ನೂ ನಿದ್ದೆ ಹತ್ತಿರಲಿಲ್ಲವೇನೋ, ತಾಯ ಮಡಿಲು ತಪ್ಪಿದ್ದಕ್ಕೆ ಅಳ ಹತ್ತಿತು. ಜಿಮಣಾ ಅಂತಕೆರಳ ಉಕ್ಕಿಬಂದು ಮತ್ತೆ ಅದನ್ನೇ ತೋಡೆಯ ಮೇಲೆ ಹಾಕಿಕೊಂಡು ತಪ್ಪಡಿಸಿದಳು. ಬೇಗ ಮಲಗಲೆಂದು ಮೊಲೆಯೂಡಹತ್ತಿದಳು.

ಲಿಂಗಪ್ಪನ ತಾಳೆ ತೀರಿತು. ಅವನು ಈ ನೋಟಕ್ಕೆ ಹಚ್ಚನಂತಾಗಿದ್ದ. ಬಾಗಿಲ ಧಡದಢನೆ ಬಡಿದ. ‘ಚಿಮಣಾ’ ಎಂದು ಕೊಗಿದ, “ಯಾರವರು?” ಚಿಮಣಾ ಗಾಬರಿಯಿಂದಲೇ ಕೇಳಿದಳು. “ನಾ ಚಿಮಣಾ, ನಾನು, ಬಾಗಿಲಾ ತೆರಿ” ಲಿಂಗಪ್ಪ ಅಂಗಲಾಚಿದ. ಅವನ ದನಿಯನ್ನು ಕೇಳಿ ಚಿಮಣಾ ಕಲ್ಲಾದಳು. ಮುಖಿದಲ್ಲಿ ನಿಪ್ಪುರತೆ ಮೂಡಿತು. ಕೊಸನ್ನು ಮತ್ತೆ ಜೋಳಿಗೆಯಲ್ಲಿ ಮಲಗಿಸಿದಳು. ದೃಢ ನಿಧಾರದಿಂದ ಹಾಸಿಗೆಯ ಮೇಲೆ ಕುಳಿತಳು. ಲಿಂಗಪ್ಪ ಮತ್ತೆ ಬಾಗಿಲು ನೂಕಿದ. ಚಿಮಣಾಳಿಂದ ಉತ್ತರವೇ ಬರಲಿಲ್ಲ.

ಚಿಮಣಾ ಬೇಸರಗೊಂಡಿದ್ದಳು. ಒಂದಿಲ್ಲಾಂದು ದಿನ ಈ ಪರೀಕ್ಷೆ ತನಗೆ ಕಾದಿಟ್ಟದ್ದೇ ಎಂದು ಅವಳಿಗೆ ವುನವರಿಕೆಂಪಾಗಿತ್ತು. ಯಶವಂತರಾಯರಲ್ಲಿಯೇ ತಾನೇಕೆ ಇರಲಿಲ್ಲವೆಂದು ಮನಸ್ಸು ಮಿಡುಕಿತು. ಒಮ್ಮೆ ಹದಗೆಟ್ಟ ಭಾಳು ಹೇಗಿದ್ದರೇನು, ಎಂಬ ಬೇಸರದಲ್ಲಿ ಪಡದಯ್ಯನವರ ಸೆರಳಾಗಿ ಬಂದುಬಿಟ್ಟಿದ್ದಳು. ಇಲ್ಲಿ ದಿನ ನಿತ್ಯವೂ ಹರಿದು ತಿನ್ನುವ ಬೇಸರದೊಡನೆ ಅವಳು ಆದವಾಡಬೇಕಾಗಿತ್ತು. ವೈಯಕ್ತಿಕ ಜೀವನದ ಸುಖಿದುಃಖಗಳನ್ನೂ ಕಳೆದುಕೊಂಡಿದ್ದಳು. ಯಾವಾಗಾದರೋಮ್ಮೆ ದಾದಾನ ಸೆನಪ್ಪ ಬಂದು ಬದುಕಿನಲ್ಲಿ ಆಸೆಯನ್ನು ಹುಟ್ಟಿಸುತ್ತಿತ್ತು. ಮಿಂಚಿನಂತೆ ಬಂದು ಮಾಯವಾಗುವ ಆಸೆ ಅದು. ಮತ್ತೆ ಉಳಿಯುವದು ಕತ್ತಲೆಯೇ! ಆದರೆ-ಇತ್ತಿತ್ತಾಗಿ ಆ ಬೇಸರವೂ ರೂಧಿಯಾಗಿತ್ತು. ತನ್ನ ಗತಿ ಇದೇ ಎಂದು ಮನಗಂಡಾಗ ಒಂದು ನೀರಸ ಸಮಾಧಾನ ಅವಳನ್ನು ಆವರಿಸಿಕೊಂಡಿತ್ತು. ಅದೂ ಬಹಳ ದಿನ ಉಳಿಯಲಿಲ್ಲ. ಅಂದು ರಾತ್ರಿ ಪಡದಯ್ಯನವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತನ್ನನ್ನು ನಾಲ್ಕು ಜನರೆಮಿರಿಗೆ ಲಿಂಗಪ್ಪನಿಗೆ ಒಟ್ಟಿಸಿದಾಗ ಅವಳ ಮನಸ್ಸಿಗೆ ಮತ್ತೊಂದು ಬಲವಾದ ಆಫಾತವಾಗಿತ್ತು. ಒಮ್ಮೆ ಶೀಲವನ್ನು ಕಳೆದುಕೊಂಡ ಅವಳಿಗೆ ಪ್ರತಿಭಟಿಸಲೂ ಕೂಡ ಸ್ವಾತಂತ್ರ್ಯವಿರಲಿಲ್ಲ. ಅಂದಿನಿಂದ ಲಿಂಗಪ್ಪನ ಆಸೆಗಣ್ಣಿಗಿಡಗನಂತೆ ಅವಳ ಸುತ್ತ ಹಾರಾಡುತ್ತಿತ್ತು. ಹೊಸದೊಂದು ಭಯ ಮೂಡಿತ್ತು.

ಮೋಡಿಯಾಟವನ್ನಾಡಿ ಹೊರಟುಹೋಗುವ ಸುದುಗಾಡಸಿದ್ಧನಂತೆ ಪಡದಯ್ಯನವರು ಮತ ಬಿಟ್ಟು ಹೊರಟ ಮೇಲಂತೂ ಈ ಭಯ ಇನ್ನೂ ಸ್ಥಿರವಾಯಿತು. ತಾನೂ ಲಿಂಗಪ್ಪನಿಗೆ ಏಳು ದಿನಗಳ ಅವಧಿಯನ್ನು ಕೊಟಿದ್ದೇನೋ ನೀಜ. ಅದರಲ್ಲಿ ಯಾವ ಬಲವೂ ಇರಲಿಲ್ಲ. ಇಂದಿನ ಸಾವನ್ನು ನಾಳಿಗೆ ದೂಡಿದಂತಾಗಿತ್ತು. ಆದರೆ ಸಾವನ್ನು ಕೊನೆಯವರೆಗೆ ಹೊರದೂಡುವದಾದರೂ ಹೇಗೆ? ದೂಡಿ ಮಾಡುವದಾದರೂ ಏನು? ಅದಕ್ಕಿಂತ ಬಿಡುಗಡೆಯೇ ಸಾವಿರ

ಪಾಲು ಸುಖವಾಗಿ ಕಂಡಿತು. ಲಿಂಗಪ್ಪನಿಗೆ ದುಡ್ಡಿನ ಬಲ, ಅಧಿಕಾರ, ಜನರ ಬೆಂಬಲ ಎಲ್ಲ ಇದ್ದವು. ತಾನು ಪ್ರತಿಭಟಟಿಸಿದರೆ ಕೇಳುವವರಾರೂ ಇಲ್ಲ. ಈ ವಿಚಾರದಿಂದಲೇ ಚಿಮುಣಾಳ ಕಣ್ಣೀರು ತುಳುಕಿದವು.

ಬಾಗಿಲು ಮತ್ತೊಮ್ಮೆ ಧಡಧಡ ಸಪ್ಪಳ ಮಾಡಿತು. ಪ್ರತಿಭಟಟಿಸುವದು ಸಾಧ್ಯವೇ ಇಲ್ಲ. ಆದರೆ ಲಿಂಗಪ್ಪನಿಗೆ ಒಪ್ಪುವದೂ ಸಾಧ್ಯವಿಲ್ಲ. ಏನು ಮಾಡಿದರೂ ಅವನೇನು ಬಾಗಿಲು ಬಡಿಯುವುದನ್ನು ಬಿಡಲಾರ. ಹೊರಗೆ ಭಜನೆ ನಡಿದಿದೆ. ಎಷ್ಟೋ ಜನರು ಸೇರಿದ್ದಾರೆ. ಅವನಿಗೆ ಅವರ ಭಯವೂ ಇಲ್ಲ, ನಾಚಿಕೆಯೂ ಇಲ್ಲ. ಪಾಪ ಬೀದಿಗೆ ಬಂದರೂ ಕೇಳುವವರಿಲ್ಲವಾಗಿತ್ತು. ಆದರೂ ಕೊನೆಯ ಪ್ರಯತ್ನವನ್ನು ಮಾಡಿ ನೋಡೋಣವೆಂದಳು. ಲಿಂಗಪ್ಪ ಜೋರಾಗಿ ಬಾಗಿಲು ಬಡಿದು “ಚಿಮುಣಾ, ಬಾಗಲಾ ತೆರೀಕಿಯೋ ಇಲ್ಲೋ?” ಎಂದು ಅವಡುಗಚ್ಚಿ ಕೇಳಿದ. “ತಗಿಯೂದಿಲ್ಲ” ಎಂದು ಚೀರಿ ಹೇಳಿದಳು ಚಿಮುಣಾ. “ಹಾಗಾರ ಬಾಗಲಾ ಮುರಿದು ಒಳಗ ಬರತೇನ ನೋಡ” ಲಿಂಗಪ್ಪ ಹುಬ್ಜುಚ್ಚಾಗಿ ಹೇಳಿದ.

ಅವನ ಕೈಯಲ್ಲಿ ಬಾಗಿಲು ಬದ್ದಾಡಿತು, ನರಳಿತು. ಅವನ ತ್ರಾಣವೆಮ್ಮು ಎಂಬುದು ಜಿಮುಣಾಳಿಗೆ ಗೊತ್ತಿತ್ತು. ಇನ್ನು ಪ್ರತಿಭಟಟಿಸುವದರಲ್ಲಿ ಅರ್ಥವಿಲ್ಲವೆಂದೆನಿಸಿತು. ಹೊರಗೆ ಭಜನೆಯಲ್ಲಿ ನಿರತರಾದ ಜನರೂ ತನ್ನ ಸಹಾಯಕೈ ಬರಲಾರೆಂದು ಗೊತ್ತಿತ್ತು. ಹೊರಗೆ ಎಲ್ಲಿಯಾದರೂ ಓಡಿ ಹೋಗಿ ಆಶ್ರಯವನ್ನೂ ಪಡೆಯುವಂತಿರಲ್ಲ. ಈ ಸಮಯದಲ್ಲಿ ದಾದಾ ಇದ್ದಿದ್ದರೆ, ಎಂದು ಒಂದು ಕ್ಷಣಾ ಆಸೆ ಮಿಂಚಿತು. ಮರುಕ್ಷಣವೇ ನಿರಾಶೆಯಾಯಿತು. ಇಟ್ಟಿ ಒಂದೇ ಒಂದು ತಪ್ಪು ಹೆಚ್ಚೆ, ಸಂಪೂರ್ಣವಾಗಿ ತಪ್ಪುದಾರಿಗೆಳೆದಿತ್ತು. ಹಿಂದಿರುಗುವದು ಸಾಧ್ಯವಿರಲಿಲ್ಲ. ಹಿಂದಿರುಗಿದರೂ ಸರಿಯಾದ ದಾರಿ ಸಿಗುವಂತಿರಲ್ಲ. ಯಶವಂತರಾಯರ ಮನೆಯಲ್ಲಿರಬಹುದಾಗಿತ್ತು. ಆದರೆ ಅದು ದಾರಿಯೇ ಅಲ್ಲ. ನಿಂತಲ್ಲಿಯೇ ನಿಂತರೆ, ದಾರಿಯೇ ನಮ್ಮು ಕಡೆಗೆ ಬರುವದುಂಟೇ?

ದುರ್ದೈವ ಬೇಕೆಂದೇ ಹಟ ಹೂಡಿತ್ತು. ಬೇಕೆಂದೇ ಎಲ್ಲ ದಾರಿಗಳನ್ನೂ ಕಟ್ಟಿತ್ತು. ಈಗ ಉಳಿದಿರುವ ದಾರಿಯೋಂದೇ. ಅದನ್ನು ತಪಿಸಲೆಂದೇ ಚಿಮುಣಾ ಈ ಸೆರೆಮನೆಯಿಂದ ಹೊರಗೇ ಬಂದಿರಲಿಲ್ಲ. ಅಲ್ಲಿಗೆ ಅವಳ ಜೀವನ ಪ್ರಯಾಣ ನಿಂತುಬಿಟ್ಟಿತ್ತು. ಒಂದು ಹೆಚ್ಚೆಯನ್ನು ಮುಂದಿಟ್ಟರೂ ಸಾಕು, ಸಾವು ಬರಸೆಳೆದುಕೊಳ್ಳಲು ಆಪುರವಾಗಿ ನಿಂತಿತ್ತು. ಆದ್ದರಿಂದಲೇ ಮುಂದೆ ಹೋಗಿರಲಿಲ್ಲ. ಯಾರ ಸಹಾಯವನ್ನೂ ಅಪೇಕ್ಷಿಸಿರಲಿಲ್ಲ. ಈಗ ದುರ್ದೈವ ಬಾಗಿಲನ್ನು ನೂಕ ಹತ್ತಿತು. ಹೊರಗೆ ಬರಲು ಒತ್ತಾಯಪಡಿಸುತ್ತಿತ್ತು. ಬಳ್ಳಿನೆನ್ನಲು ಬಲ ಉಳಿದಿರಲಿಲ್ಲ.

ಚಿಮಣಾಳ ನಿಧಾರ ಬಲವಾಯಿತು. “ಈಗ ತೇರೀತನ ತಡಿ” ಎಂದು ಕೊಗಿ ಹೇಳಿದಳು. ಲಿಂಗಪ್ಪ ಆ ಹೊತ್ತಿಗಂತೂ ಸುಮೃನಾದ. ಹೊರಗಿನಿಂದ ಭಜನೆ ಕೇಳಿಬಂತು. ಮಾಯಪ್ಪ ಇನ್ನೂ ಅದೇ ಹಾಡನ್ನೇ ಹಾಡುತ್ತಿದ್ದ.

‘ಇಲ್ಲಾರ ಮುಂದ ಹೇಳತಿ ಅಳದಕ್ಕಿ
ನಿನ್ನ ಮನೀ ಮಾಡಿಕೋ ಜ್ಞಾಕಿ
ನಮನಿಮಗ ಇಲ್ಲೋ ಬಾಕಿ
ನಾ ಹೋಗತೇನಿ ಮನಸೋಕಿ’

ತಿರುತಿರುಗಿ ಅದೇ ಸಾಲುಗಳು ಕವಿಯ ಮೇಲೆ ಅಪ್ಪಣಿಸುತ್ತಿದ್ದವು. ಚಿಮಣಾ ಸುತ್ತಲೂ ನೋಡಿದಳು. ಪಡದಪ್ಪನವರು ತಮಗಾಗಿ ಕಾಯ್ದಿಟ್ಟ ಸರೆಯ ಬಾಟಿಲಗಳಿದ್ದವು. ಇನ್ನೊಂದು ಕಡೆಗೆ ಲಿಂಗಪ್ಪಗೌಡ ತನಗೆ ಕೊಟ್ಟ ಹೋಗಿದ್ದ ಹೊಸ ಸೀರೆ ಇತ್ತು. ಚಿಮಣಾಳಿಗೆ ಏನು ಹೊಳೆಯಿತೋ, ಹೊಸ ಸೀರೆಯನ್ನುಟ್ಟಕೊಂಡಳು. ಕೋಣೆಯ ಒಂದು ಬದಿಗೆ ಸರಿದು ಬಾಟಲಿಯಲ್ಲಿದ್ದ ಸರೆಯನ್ನೆಲ್ಲ ಮೈಮೇಲೆ ಸುರಿದುಕೊಂಡಳು. ಸರೆಯ ವಾಸನೆ ಹೊರಗಿದ್ದ ಲಿಂಗಪ್ಪಗೌಡನ ಮೂರಿಗಳೂ ತಾಸಿತು. ಮತ್ತೆ ಬಾಗಿಲ ಬಿರುಕಿನಲ್ಲಿ ಕಣ್ಣಿಟ್ಟು ನೋಡಿದ. ರಸಿಕತೆಯ ಉನ್ನಾದವೇರಿತು. “ಹಾಂ, ನೀನೂ ತೀರಾ ಕುಡೀತೀರಿಂದ ಏನು?” ಎಂದು ಕೇಳಿದ ಉತ್ತರವೇನೂ ಬರಲಿಲ್ಲ. ಲಿಂಗಪ್ಪ ಕಣ್ಣಿಟ್ಟು ನೋಡುತ್ತಿದ್ದ. ಹೊಸ ಸೀರೆಯನ್ನುಟ್ಟ ಚಿಮಣಾ ಈಗ ದೀಪದ ಹತ್ತಿರ ಬಂದಿದ್ದಳು. ಜೈಲ ಎಣ್ಣೆಯ ದೀಪ ನಿಧಾನವಾಗಿ ಉರಿಯುತ್ತಿತ್ತು. ಮೆಲ್ಲಗೆ ಅದನ್ನೆತ್ತಿ ಬಾಗಿಲವರೆಗೆ ನಡೆಯುತ್ತ ಬಂದಳು. ವರ್ಷವರ್ಷ ನಿದ್ದೆಯಿಲ್ಲದ ಭೂತದಂತ ಕಂಡಳು. ದೀಪದ ಕುಡಿ ಕುಶೀಯುತ್ತಿತ್ತು. ಹೊಸ ಸೀರೆ ಸರಸರ ಸಪ್ಪಳ ಮಾಡುತ್ತಿತ್ತು. ಲಿಂಗಪ್ಪನ ಎದೆ ನಡುಗಿತು.

‘ಆತ್ಮಾಜನಾದ ಬಲು ಸಿಟ್ಟು
ಮಾರು ದಾರಿಗೇ ಕೊಟ್ಟಿ ಕೊಟ್ಟಾ’

ಮಾಯಪ್ಪ ಅದೇ ಹಾಡಿನ ಮುಂದಿನ ಪದ್ಯವನ್ನೆತ್ತಿಕೊಂಡು ಹಾಡುತ್ತಿದ್ದ. ಕೊಗಿ ಕೊಗಿ ಅವನ ದನಿ ಒಡೆದಿತ್ತು. ಆದರೂ ಹಾಡುತ್ತಿದ್ದ.

ಚಿಮಣಾ ತೀರ ಬಾಗಿಲ ಹತ್ತಿರವೇ ಬಂದಳು. ಲಿಂಗಪ್ಪ “ಕೈಯಾಗ ದೀಪಾ ಯಾಕ ತೋಗೊಂಡಿ?” ಎಂದು ಜೀರಿದ. ಚಿಮಣಾ ಉತ್ತರವನ್ನೇ ಕೊಡಲಿಲ್ಲ. ಒಳಚೆಲಕ ಸದ್ಗು ಮಾಡಿತು. ಲಿಂಗಪ್ಪನ ಎದೆ ಆತುರದಿಂದ ತೇರಿದ ಬಾಗಿಲಾಗಿತ್ತು. ಹೊರಗೆ ಮಾಯಪ್ಪನ ಹಾಡು ಬಂದೇ ಸವನೆ ಕೇಳುತ್ತಿಲೇ ಇತ್ತು.

ತೆರೆದ ಬಾಗಿಲಿನಿಂದಲೇ ಉರಿ, ಚಿಮಣಾಳ ಜೀರುವಿಕೆಯೊಡನೆ ಹೋರ ಮಗಿತ್ತು. ಚಿಮಣಾಳ ಹೋಸ ಸೀರೆಯನು ದೀಪ ತನ್ನ ನಾಲಿಗೆಯನ್ನು ಚಾಚಿ ಕೆಬುಳಿಸುತ್ತಿತ್ತು ಲಿಂಗಪ್ಪ ಭಯದಿಂದ ತೆರೆದ ಬಾಯಿಯನ್ನು ಮುಚ್ಚಲೇ ಇಲ್ಲ. ಕಾಲು ಧರಧರ ನಡುಗುತ್ತಿದ್ದವು. ಕಾಲುಗಳಿಗೆ ನಿಲ್ಲಲೂ ಶ್ರಾಣವಿರಲಿಲ್ಲ. ಓಡಿಹೋಗಲೂ ಶ್ರಾಣವಿರಲಿಲ್ಲ. ಉರಿಯ ವೇಗಕ್ಕೂ, ಅಥವಾ ಮರಣದ ಭೀತಿಗೂ ಚಿಮಣಾ ಹೋರಗೇ ಬಂದಳು. ಉರಿಯ ಸೆರಗು ತೀರ ತನ್ನ ಸಮೀಪಕ್ಕೆ ಬಂದದ್ದನ್ನು ನೋಡಿ ಲಿಂಗಪ್ಪಗೌಡ ಒಮ್ಮಲೇ ಹೊಹಾರಿದ. ಚಿಟ್ಟನೇ ಚೀರಿ ಹೋರಗೆ ಓಡಿದ ಕಟುಕನ ಕೈಯಲ್ಲಿ ಸಿಕ್ಕಿದನ ಚೀರಿದಂತೆ ಅವನ ಆಕ್ರಂದನ ಕೇಳಿತು. ಚಿಮಣಾ ಅಗ್ನಿಜ್ಞಾಲೆಯ ಮೂರ್ಕಿಯಾಗಿಯೇ ಅವನನ್ನು ಬೆನ್ನಟಿದ್ದಳು.

ಹೋರಗೆ ಮಾಯಪ್ಪನ ಹಾಡು ಗಕ್ಕನೆ ನಿಂತಿತು. ಭಜನೆಗೆ ಕುಳಿತವರೆಲ್ಲ ಒಳಗೆ ಓಡಿ ಬಂದರು. ನಾಲ್ಕು ಜನರು ಬಗಲಲ್ಲಿ ಕೈಹಾಕಿ ಹಿಡಿದಿದ್ದರೂ ಲಿಂಗಪ್ಪಗೌಡ ಚೆಳಿಬಂದವನಂತೆ ನಡುಗುತ್ತಲೇ ಇದ್ದ. ಇನ್ನು ಕೆಲವರು ಚಿಮಣಾಳ ಸೀರೆಗೆ ಹತ್ತಿದ ಉರಿಯನ್ನು ನಂದಿಸಬೇಕೆಂದು ಅವಳತ್ತು ಓಡಿದರು. ಆದರೆ ಜ್ಞಾಲೇ ಅವರನ್ನೇ ನುಂಗುವಂತಿದ್ದದ್ದರಿಂದ ಹೆದರಿ ಹಿಂದೆ ಸರಿದರು. ಮರುಗಳಿಗೆಯಲ್ಲೇ ಚಿಮಣಾ ಸಿಡಿಲು ನುಂಗಿದ ಗಿಡ ನೆಲಕ್ಕೂರುಳುವಂತೆ ಉರಿಯಾಗಿ ನೆಲಕ್ಕೆ ಬಿದ್ದಳು.

ನೆಲಕ್ಕೆ ಬಿದ್ದಿದ್ದರೂ ಸೆರೆಯಲ್ಲಿ ತೊಯ್ದು ಸೀರೆ ದಣದಣ ಉರಿಯುತ್ತಿತ್ತು. ಮಾಳಿಗೆಯನ್ನೇ ಮುಟ್ಟಲು ಹಾತೋರೆಯುತ್ತಿದ್ದ ಆ ಉರಿಯ ಬೆಳಕಿನಲ್ಲಿ ಅಲ್ಲಿ ನಿಂತ ಜನರ ಕಷ್ಟ ದುಃಖಿ ವಿಗಳು ಕರಾಳವಾಗಿ ಕಾಣುತ್ತಿದ್ದವು. ಮತದಲ್ಲಿ ಭಜನೆಗೆಂದು ಸೀರಿದ್ದ ಜನ ಈ ದೃಶ್ಯವನ್ನು ಕಂಡು ಹೆದರಿಕೆಯಿಂದ ದಂಗುಬಡಿದ್ದರು. ಈ ಘಟನೆಯ ಕಾರಣವನ್ನು ಕೇಳುವವ್ಯಾಪ್ತಿ ಅರಿವು ಒಬ್ಬರಲ್ಲಿಯೂ ಉಳಿದಿರಲಿಲ್ಲ. ಕೇವಲ ಬೆಂಕಿಯ ಆಟವನ್ನು ನೋಡುವುದೊಂದೇ ಅವರಿಗೆ ಕೆಲಸವಾಯಿತು. ಕೆಲವರಂತು ಅಲ್ಲಿ ನಿಲ್ಲಲೂ ಆಗದೆ ‘ಬೆಂಕಿ’ ‘ಬೆಂಕಿ’ ಎನ್ನುತ್ತ ಜೀರುತ್ತ ಹೋರಗೆ ಓಡಿದರು.

ಗೋಪಾಲಕೃಷ್ಣನ ಗುಡಿಯಲ್ಲಿಯ ಭಜನೆ ಒಳ್ಳೆ ರಂಗಿಗೇರಿತ್ತು. ತಂಬಾರಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ನಾರಾಯಣಾಚಾರಿ ಹಾಡುತ್ತಿದ್ದ. ಉಳಿದವರು ತಾಳ ಕಟೆಯುತ್ತಿದ್ದರು. ಯಾರಿಗೂ ಎಚ್ಚರ ಉಳಿದಿರಲಿಲ್ಲ. ಬಾಳಾಚಾರ್ಯರು ಮಾತ್ರ ಭಜನೆಯಲ್ಲಿ ಸೇರದೆ ಗುಡಿಯ ಹೋರಭಾಗದ ಕಟ್ಟೆಯ

ಮೇಲೆ ಕುಳಿತು ಬೆಂತಿಸುತ್ತಿದ್ದರು. ಗೀತೆಯ ಶ್ಲೋಕಗಳೇ ಮರಮರಳಿ ಅವರ ಮನಸ್ಸಿನಲ್ಲಿ ತಿರುಗುತ್ತಿದ್ದವು. ಅವರಿಗಿಂದು ಸಂಪೂರ್ಣ ಜಾಗರಣೆ. “ಯಾನಿಶಾ ಸರ್ವಭೂತಾನಾಂ ತಸ್ಯಾಂಜಾಗ ತ್ರಿಸಂಯಮೀ.” ಹೊರಗೆ ಇರುಳಾಗಿತ್ತು; ತಾವು ಜಾಗ್ರತರಾಗಿಯೇ ಕುಳಿತ್ತಿದ್ದರು. ಇಷ್ಟಾದರ ಆಯಿತೇ? ಕಣ್ಣಿನಲ್ಲಿ ಎಣ್ಣಹಂಕಿಕೊಂಡು ಎಚ್ಚರಾಗಿದ್ದರೂ ಇರುಳು ಹೋಗಿ ಬೆಳಗಾಗುವಂತಿರಲಿಲ್ಲ. ಹಂಗಾದರೆ ಏನು ಮಾಡಿದ ಹಾಗಾಯಿತು? ಆಚಾರ್ಯರ ಮನಸ್ಸು ಈ ತೊಡಕನ್ನು ಬಿಡಿಸುವದರಲ್ಲಿಯೇ ಲೀನವಾಗಿತ್ತು.

ಅಂತೆಯೇ ಕುರುಬರ ಮಾಯಪ್ಪು ‘ಬೆಂಕಿ! ಬೆಂಕಿ’ ಎಂದು ಒದರಿಕೊಂಡದ್ದು ಅವರಿಗೆ ಕೇಳಿಸಿರಲಿಲ್ಲ. ಅವನು ಮತ್ತೊಮ್ಮೆ ಅವರ ಕಿವಿಯ ಹತ್ತರವೇ ಬಂದು ಕೊಗಿದ. ಆಚಾರ್ಯರು ಬೆಂಕಿ ಬಿದ್ದರು. ಏನೂ ತಿಳಿಯದವರಂತೆ ಅವನ ಕಡೆಗೆ ತಿರುಗಿ, “ಎಲ್ಲ ಹತ್ತೇದ ಬೆಂಕಿ? ಎಲ್ಲೆ?” ಎಂದು ಆರ್ಥರಾಗಿ ಕೇಳಿದರು. ಭಜನೆಯಲ್ಲಿ ತಲ್ಲಿನರಾದವರೂ ತಿರುಗಿ ನೋಡಿದರು. “ಮರದಾಗರಿ... ಚಿಮಣಾ... ಸೀರಿಗೆ ಹತ್ತ್ಯೆರಿ” ಕುರುಬರ ಮಾಯಪ್ಪು ತಡವರಿಸುತ್ತಲೇ ಹೇಳಿದ.

ಬಾಳಾಚಾರ್ಯರು ಎದ್ದರು. ಏನೇನೋ ಒಟಗುಟ್ಟಿತ್ತೆ ಎದ್ದರು. ಅವರ ಹಜ್ಜೆಗಳನ್ನೇ ಉಳಿದ ಜನರೂ ಹಿಂಬಾಲಿಸಿದರು. “ಹೇಣತಿ ಸತ್ಯಾಗಿನ ತೊಟ್ಟು ಆಚಾರೆಪ್ಪನ ತಲಿ ತಾಳದಾಗ ಇಲ್ಲ” ಕುರುಬರ ಮಾಯಪ್ಪು ಸಂಕಟದಿಂದಲೇ ನುಡಿದು ಗುಂಪಿನೊಡನೆ ಸಾಗಿದ.

ಸ್ವಲ್ಪ ಹೊತ್ತಿನಲ್ಲಿಯೇ ಮರದ ತುಂಬ ಜನರು ಕೋಲಾಹಲ ತುಂಬಿತು. ಲಿಂಗಪ್ಪು ಹೌಹಾರಿದವ ಇನ್ನೂ ನಡುಗುತ್ತಿದ್ದ. ಚಿಮಣಾ ಬೆಂದ ದೇಹ ನೆಲದ ಮೇಲೆ ಹಾಗೆಯೇ ಬಿದ್ದಿತ್ತು. ಒದ್ದಾಡಲಿಲ್ಲ. ಜೀರಾಡಲಿಲ್ಲ. ಒಮ್ಮೆ ದೊಪ್ಪನೆ ನೆಲಕ್ಕೆ ಮಾತ್ರ ಬಿದ್ದಳು. ಆಗಲೇ ಜೀವ ಹೋಗಿರಬೇಕು. ನೆರೆದ ಜನರಿಂದ ತಿಳಿದ ಸಂಗತಿ ಇದು.

ಕೋಳೆಯಿಂದ ಒಂದೇ ಸವನೆ ಗಂಟಲು ಹರಿಯಿವಂತೆ ಅಳುತ್ತಿದ್ದ ಕೂಸಿನ ದನಿ ಕೇಳುತ್ತಿತ್ತು. ಹುಚ್ಚು ಹಿಡಿದವರಂತೆ ಆಚಾರ್ಯರು ಓಡಿ ಹೋಗಿ ಕೂಸನ್ನು ಆಡಿಸಹತ್ತಿದರು. ಕೂಡಿದವರಿಗೆಲ್ಲ ಏನು ಮಾಡಬೇಕೆಂಬುದೇ ಹೊಳೆಯಲ್ಲಿಲ್ಲ. “ಪಡದಯ್ಯನೋರು ಎಲ್ಲಾದಾರ?” ಎಂದು ಯಾರೋ ಕೇಳಿದ್ದಕ್ಕೆ ಅವರು ಉರಲಿಲ್ಲವೆಂದು ಉತ್ತರ ಬಂತು. ಲಿಂಗಪ್ಪಾಡರಿಗೆ ಹೆಣ್ಣು ಗೂತ್ತಮಾಡಲು ಹೋಗಿರುವದಾಗಿ ಇನ್ನೂಬ್ಬರು ಹೇಳಿದರು. ಆಚಾರ್ಯರು ಮಾತ್ರ ಏನೂ ಮಾತಾಡಲಿಲ್ಲ. ಕ್ಯಾಯಲ್ಲಿ ಕೂಸನ್ನೆತ್ತಿಕೊಂಡು ತಮ್ಮಛಕ್ಕೇ ಏನೇನೋ ಗೂಣಗುತ್ತಿದ್ದರು.

ಎಲ್ಲರ ಮುಖಗಳ ಮೇಲೂ ಅಪರಾಧದ ಕಳೆ ಇತ್ತು. ಜೀವಂತ ಪ್ರೇತಗಳಂತೆಯೇ ಎಲ್ಲರೂ ಕಾಣುತ್ತಿದ್ದರು. ಜಗತ್ತಿನಲ್ಲಿ ರಹಸ್ಯವಾಗಿ ನಡೆಯುವ ಹಾಪದ ಮುಚ್ಚೆವನ್ನೇ ತೆರೆದಂತಾಗಿತ್ತು.

ಆಚಾರ್ಯರು ಹೊರ ಹೊರಟರು. ಯಾರಿಗೂ ಅವರನ್ನು ತಡೆಯುವ ಧೈಯವಾಗಲಿ. ಎಚ್ಚರಾವಾಗಲಿ ಇರಲಿಲ್ಲ. ಮರದ ತಲೆಬಾಗಿಲು ದಾಟ ಹೊರಗೆ ಬಂದರು. ಇರುಳ ತಂಪು ಚೆಳಿಗಟ್ಟಿಸುವಂತಿತ್ತು. ಆಚಾರ್ಯರ ಮೈಮೇಲೆ ಹೊದ್ದುಕೊಳ್ಳುವ ಧೋತರ ಕೂಡ ಇರಲಿಲ್ಲ. ಕೈಯಲ್ಲಿ ಹಿಡಿದಿದ್ದ ಕೂಸೂ ಬತ್ತಲೆಯಾಗಿಯೇ ಇತ್ತು. ಆಚಾರ್ಯರಿಗೆ ಯಾವುದರ ಪರಿವೆಯೂ ಇರಲಿಲ್ಲ. ಇಂದು ಅವರ ಬುದ್ಧಿ ಸಂಪೂರ್ಣವಾಗಿ ತೂಕ ತಪ್ಪಿತ್ತು. ಭಾವನೆಗಳೆಲ್ಲ ಕಲಕುಮಲಕಾಗಿದ್ದವು. ಮಾತಾಡುತ್ತಿರುವಾಗಲೇ ನಡೆವೆ ನಗುತ್ತಿದ್ದರು, ಮರುಕ್ಕಾವೇ ಕಂಬಿನಿ ಧಾರೆಯಾಗಿ ಹರಿಯುತ್ತಿತ್ತು. ನಿದ್ದೆಯಲ್ಲಿ ನಡೆಯುವವರಂತೆ ನಡೆಯುತ್ತ ಹೊರಗೆ ಬಂದರು. ಹೊರಗೆ ಕೊರೆಯುವ ಚೆಳಿ ಕೂಡ ಅವರ ನಿದ್ದೆಯನ್ನು ಕದಲಿಸುವಂತಿರಲಿಲ್ಲ.

ಮಾದರ ಚನ್ನ ಬಂದು ತನ್ನ ತಂಪು ಕೈಗಳಿಂದ ಅವರ ಕಾಲನ್ನು ಮುಟ್ಟಿದಾಗಲೇ ಅವರಿಗೆ ಎಚ್ಚರಾಯಿತು. ಏನೋ ಕಾಲಿಗೆ ತೊಡಕಿದಂತಾಗಿ ಬೆಳ್ಳಿದ್ದರು. “ಏನೋ ಚನ್ನಾ, ಯಾಕ ಬಂದೀ? ಏನ ಬೇಕು?” ಎಂದು ಅಧರ ಎಚ್ಚರದಲ್ಲಿಯೇ ಕೇಳಿದರು. “ಯಪ್ಪಾ, ಇನ್ನೊಂದು ಉಪಕಾರಾ ಕೇಳಲಾಕ ಬಂದೀನ ತಂದೇ” ಎಂದು ಮಾದರ ಚನ್ನಾ ಆರ್ಥನಾಗಿಯೇ ಹೇಳಿದ. ಆಚಾರ್ಯರು ಸಮಾಜಾರವೇನೆಂದು ಕೇಳಿದರು.

ಚನ್ನ ಹೇಳಿದ. ಅವನ ತಂಗಿ ಮಲ್ಲಿ ನಿನ್ನೆಯೇ ಹಡೆದಿದ್ದಳು. ಆದರೆ ಕೂಸು ಹುಟ್ಟಿದ ಕೂಡಲೇ ಸತ್ತುಹೋಗಿತ್ತು. ಎಪ್ಪು ಸಮಾಧನ ಹೇಳಿದರೂ ಮಲ್ಲಿಯ ದುಃಖಿ ಕಡಿಮೆಯಾಗಿರಲಿಲ್ಲ. “ನನ್ನ ಕೂಸು, ಯಪ್ಪಾ ನನ್ನ ಕೂಸು!” ಎಂದು ಹಲಬುತ್ತಲೇ ಇದ್ದಳು. ಏನು ಮಾಡಿದರೆ ಅವಳ ದುಃಖಿ ಕಡಿಮೆಯಾದೀತೆಂದು ಚನ್ನ ಕೇಳಲಿಕ್ಕೆ ಬಂದಿದ್ದ. ಅವನೂ ದುಃಖಿದಿಂದ ಹಣ್ಣಾಗಿದ್ದ.

“ಹೌದು ಚನ್ನಾ, ಎಲ್ಲಾ ಜೀನಸು ಸಿಕ್ಕಾವು. ಆದರ ಆಕಿಗೆ ಕೂಸು ಎಲ್ಲಿಂದ ಸಿಗಬೇಕು? ಆಕಿಗೆ ಕೂಸು ಬೇಕಾಗಿದ್ದೀತು ಚನ್ನಾ. ಆದರ ಕೂಸಿನ್ನ ಕೊಡೋ ಪುಣ್ಯತ್ವರು ಎಲ್ಲಿರುತ್ತಾರು? ಉಪಾಯ ಇಲ್ಲ” ಎಂದು ಸುಮೃದಾದರು. ಕಳಿಗೆ ಎಚ್ಚರಾಗಿದ್ದರಿಂದ ಕೈಯಲ್ಲಿ ಕೂಸು ಅಳ ತೊಡಗಿತು. ಆಚಾರ್ಯರು ಸಮಾಧಾನ ಮಾಡತೊಡಗಿದರು. “ಅಳಬ್ಬಾಡ ಬಾಳಾ, ಅಳಬ್ಬಾಡ! ಮನ್ಯಾಗ

ಆಕೇ ಕೈಯಾಗ ನಿನ್ನ ಕೊಡತಿಂದಿನಿ. ನಿನ್ನಂಥಾ ಎಷ್ಟೋ ಹುಡುಗರನ ಆಕೆ ಅಡಿಸ್ಯಾಳ. ನಡಿ ಮನಿಗೆ ಹೋಗೋಽ೦” ಎನ್ನುತ್ತ ಮುಂದೆ ಹೆಚ್ಚೆ ಹಾಕಿದರು.

ಚನ್ನನಿಗೆ ಆಚಾರ್ಯರ ಮಾತಿನ ಅರ್ಥವಾಗಲಿಲ್ಲ. ಮನೆಯಲ್ಲಿದ್ದ ಹೆಂಡತಿ ಸತ್ಯ ಸುಧುಗಾಡು ಕಂಡಿರುವಾಗ ಆಚಾರ್ಯರು ಮಾತಾಡುತ್ತಿರುವದೇನು? ಅವನಿಗೆ ಗಾಬರಿಯಾಯಿತು. ತಡೆಯಲಾಗದೆ, “ಯಪ್ಪ ಕರೇ ಹೇಳಿದರೂ ಕೇಳತಿ ಸುಳ್ಳ ಹೇಳಿದರೂ ಕೇಳತಿ. ಅವ್ವಾ ಅವರು ಮನ್ಯಾಗ ಇಲ್ಲ ಯಪ್ಪಾ, ಅವರು ಇಂದ ಹೋಳಿ ದಂಡ್ಯಾಗ...” ಎಂದು ಹೇಳಿ ಮಾತಾಡುವದಾಗದೆ ಬಿಕ್ಕಿದ್ದು.

ಆಚಾರ್ಯರ ಮರಗಟ್ಟಿದ ಹೃದಯ ಈ ನೆನಪಿನಿಂದ ಉರಿದ್ದಿತು. “ಹೌದು ಚನ್ನಾ, ಆಕ ಮನ್ಯಾಗ ಇಲ್ಲ. ನೆನಪು ಮಾಡಿದ ಉಪಕಾರಾ ಏನು ಕೊಟ್ಟಿ ತೀರಸಲ್ಯೋ?” ಎಂದು ಅಂಗಲಾಚಿದರು. “ಈ ಕೊಸಿನ್ನ ಕೊಟ್ಟರ ಉಪಕಾರಾ ತೀರಹೋಗತ್ಯತಿರಿ” ಎಂದು ಚನ್ನ ಪ್ರತಿಯಾಗಿ ಅಂಗಲಾಚಿದ. “ಯಪ್ಪಾ, ತಾಯಿನ್ನ ಕಳಕೊಂಡ ಕೂಸು, ಮಲ್ಲಿ ಬೆಳಸುತ್ತಾಳ, ಯಪ್ಪಾ! ಆ ಕೊಸಿನ್ನ ದೊಡ್ಡದು ಮಾಡೋ ಹೋಳಿ ನಂದು ಯಪ್ಪಾ!” ಎಂದು ವಿವರಿಸಿದ್ದು.

ಆಚಾರ್ಯರ ಗೂಂದಲದಲ್ಲಿ ಬಿದ್ದರು. ಚನ್ನ ಹೇಳಿದ್ದು ನಿಜವಿತ್ತು. ಆದರೂ ಹೂಸನ್ನು ಹೊಡುವದಾದರೂ ಹೇಗೆ? ಆಚಾರ್ಯರಿಗೆ ಒಡಲ ಬೇಗೆ ಹುಚ್ಚಿದ್ದು ಸುಧುತ್ತಿರುವಾಗ, ಕೈಗೆ ಸಿಕ್ಕ ಕೂಸು ಅವರನ್ನ ಬೆಸೆದುಕೊಂಡಂತೆ ಇತ್ತು. ಪೂರ್ವಾರ್ಪರ ವಿಚಾರವಿಲ್ಲದೆ ಆ ಹೂಸನ್ನು ಹೊತ್ತುತಂದಿದ್ದರು. ಬೆಳೆಯುವ ಜೀವವ್ಯೋಂದನ್ನು ರಕ್ಷಿಸಲೆಂದು ತಂದಿದ್ದರು. ಸರ್ವನಾಶ ಸನ್ನಿಹಿತವಾದಾಗ ಇದೊಂದು ಉಳಿಯಲೆಂದು ಎಣಿಸಿದ್ದರು. ಈಗ ಚನ್ನ ಅದನ್ನು ಕೇಳಿದರೆ ಹೇಗೆ ಕೊಡಬೇಕು?

ಮರುಕ್ಕಣವೇ ಇದೆಂಥ ಹೋಹ ಎಂದೆನಿಸಿತ್ತು. ಸಹಧರ್ಮಿಣಿ ತನಗಿಂತ ಮೆದಲೇ ಮುಕ್ತಳಾಗಿ ತನಗೂ ಅದೇ ದಾರಿಯನ್ನೇ ತೋರಿಸಿರಲಿಲ್ಲವೇ? ಬದುಕಬೇಕೆಂಬ ಆಸೆಯಿಂದಲೇ ಈ ಕೂಸನ್ನು ತೆಗೆದುಕೊಂಡಂತಾದೀತು. ಎಲ್ಲರನ್ನು ಬೆಳೆಸುವ ದೇವರಿರುವಾಗ ತಾವು ಅದನ್ನು ಬೆಳೆಸುತ್ತೇವೆನ್ನುವದು ಮೂರ್ವಿನವಾದೀತು. ಭಾಗವತದ ಕತೆ ತಮಗೆ ನೆನಪಿರಲಿಲ್ಲವೇ? ಜಡಭರತ ಸಾಯುವ ಮನ್ನ ಚಿಗರೆಯ ಮರಿಯೋಂದನ್ನು ಸಾಕಿದ್ದು! ಹೀಗೆಯೇ ಮಳೆ ಬರುತ್ತಿದ್ದಾಗ, ಗುಡುಗಿನ ಸಪ್ಪಳಕ್ಕೆ ಗರ್ಭವತಿಯಾದ ಹರಿಣಿಯೋಂದು ಈದಿದ್ದ ಮರಿಯೋಂದನ್ನು ಕರುಣೆಯಿಂದಲೇ ಸಾಕಿದದ. ಅವನ ಗತಿ ಏನಾಗಿತ್ತೇಂಬುದು

ತಮಗೆ ಗೊತ್ತಿರಲಿಲ್ಲವೇ? ಹೌದು, ಚನ್ನನಿಗೆ ಕೊಟ್ಟಬಿಡಬೇಕು. ತನ್ನ ದಾರಿ ಈಗ ನಿಶ್ಚಿಂತವಾದಂತಾಯಿತು.

ಆಚಾರ್ಯರಿಗೆ ಏನೋ ಹೊಳೆದಂತಾಯಿತು. ಒಂದು ಗಳಿಗೆಕಾಲ ಜಾಗೃತಾವಸ್ಥಿಗೆ ಅವರು ಬಂದಿದ್ದರು. ಕೈಯಲ್ಲಿ ಹಿಡಿದ ಕೂಸಿನ ಸ್ವರ್ತ ಹಿತವಾಗಿತ್ತು, ಜೀವಂತವಾಗಿತ್ತು. “ಇಕಾ, ಈ ಕೂಸು ಹಿಡಿ ಚನ್ನಾ ನಿನ್ನ ತಂಗಿಗೆ ಒಯ್ದು ಕೊಡು. ಆಗಿಗೆ ಸಮಾಧಾನ ಆಗಲಿ. ಈ ಕೂಸಿನ್ನು ಭೋಗೋ ಜ್ಞಾಪಾನ ಮಾಡಂತಹೇಳು. ನಡೀ ಚನ್ನಾ” ಎಂದು ಹೇಳಿದವರೇ ಕೂಸನ್ನು ಅವನ ಕೈಯಲ್ಲಿಟ್ಟು ಗಾಳಿ ತುಂಬಿದವರಂತೆ ಬಿರಬಿರನೆ ಹೊರಟು ಹೋದರು. ಏನೂ ತಿಳಿಯದೆ ಚನ್ನ ಕೂಸನ್ನೇತ್ತಿಕೊಂಡು ಅವರು ನಡೆದ ದಾರಿಯ ಕಡೆಗೇ ಮಿಕೆಮಿಕಿ ನೋಡುತ್ತ ನಿಂಬುಬಿಟ್ಟು.

ಆಚಾರ್ಯರು ಗಾಳಿಗಿಂತ ಹಗುರಾಗಿ ದಾರಿ ಸಿಕ್ಕಲ್ಲೆಲ್ಲ ನಡೆದರು. ಅಂದು ಅವರಿಗೆ ನಿರಾಹಾರ, ಮೇಲಾಗಿ ನಿದ್ದೆಯಿರಲಿಲ್ಲ. ಮನಸ್ಸಂತೂ ತನ್ನ ಸ್ವಸ್ಥತೆಯನ್ನು ಎಂದೋ ಕೆಳೆದುಕೊಂಡಿತ್ತು. ಬೀಳಲಾದ ಮರದಂತೆ ದೇಹ ನಿತ್ರಾಣವಾಗಿತ್ತು. ಆಚಾರ್ಯರು ಅತ್ತಿತ್ತೆ ಅಲೆದಾಡಿ ಕೊನೆಗೆ ವಾಡೆಯ ಕಟ್ಟೆಯ ಮೇಲೆ ಬಂದು ಕುಳಿತರು. ಪಡುವಣ ದಿಕ್ಕಿನಿಂದ ಗಳಿ ಕುರವಾಗಿ ಬೀಸುತ್ತಲೇ ಇತ್ತು. ಅದಕ್ಕೆ ಮ್ಯಾಯೋಡಿ ಕುಳಿತ ಆಚಾರ್ಯರಿಗೆ ಮಂಕು ಕವಿದಂತಾಗಿತ್ತು. ಏನೇನೋ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಯಾರಾರವೋ ಮುಖಿಗಳು ಉರಿಯ ಪರಿವೇಷದಲ್ಲಿ ಹೊಳೆದಂತಾದವು. ನೀರಲ್ಲಿ ಮುಳುಗಿದವನ ಕಣ್ಣಗೇ, ನೀರೂ ಕೂಡ ಮಸುಕಾಗಿ ಕಾಣಿವಂತೆ, ಆಚಾರ್ಯರ ಮನಸ್ಸಿಗೆ ಇತ್ತೀಚಿನ ಫಣನೆಗಳು ಗೋಚರವಾದವು. ದೊಡ್ಡದೊಂದು ಪ್ರವಾಹ ಪಾದಳ್ಳಿಯ ಜೀವನವನ್ನೇ ಉಡುಗಿಕೊಂಡು ಹೋದಂತಾಗಿತ್ತು. ಆಚಾರ್ಯರಿಗೆ ಪ್ರಳಯದ ಕತೆ ನೆನಪಾಗಿತ್ತು. ಉಕ್ಕೆರಿದ ಸಮುದ್ರದಲ್ಲಿ ಭೂಮಿ, ನದಿಯಲ್ಲಿ ಕೂಡ ಮುಳುಗುವಂತೆ ಮುಳುಗುತ್ತಿತ್ತು. ಪ್ರಳಯಮಾರುತ ಕಡೆಗೋಲಾಗಿ ಈ ಕಡಲನ್ನು ಕಡೆಯುತ್ತಿದ್ದ. ಗುರುತಿಸಲಿಕ್ಕೂ ಬಾರದಂತೆ, ಆಕಾಶದ ತುಂಬ ಆವರ್ತಕ ಮೇಘಗಳು ಅಜಲವಾಗಿ ವ್ಯಾಪಿಸಿದ್ದವು. ಬೆಳಕಿನ ಒಂದು ಕಿರಣವೂ ಅಲ್ಲಿರಲಿಲ್ಲ. ಆಗ ಉದ್ದಾರ ಮಾಡುವರಾಯಾ? ದೇವತೆಗಳೂ ಬೊಬ್ಬೆಯಿಡುತ್ತಿದ್ದ ಕಾಲದಲ್ಲಿ ಬದುಕಿಸುವವರು ಯಾರು?

ಆದರೆ ಬದುಕು ತನ್ನ ಬೀಜವನ್ನು ಅಂಥ ಪ್ರಳಯದ ಬಸಿರಲ್ಲಿ ಕಾಯ್ದಿರಿಸಿತ್ತು. ಯಾವುದೋ ಒಂದು ಬೊಗಸೆಯಗಲದ ಮೀನ ತಿಮಿಂಗಿಲವಾಗಿ ಕೋಡು ಮೂಡಿಸಿಕೊಂಡಿತ್ತು. ವೈವಸ್ತತ ಮನು ಅದರ ಕೋಡಿಗೇ ಹಗ್ಗಹಾಕಿ

ಮೇರು-ಶಿಶಿರವನ್ನೇರಿದ್ದು. ಉಕ್ಕಿ ಬಂದ ಕಡಲು ಕ್ರಮವಾಗಿ ಇಳಿದಂತೆ ಹಗ್ಗದ ಗುಂಟು ಅವನು ಇಳಿಯತ್ತು ಬಂದಿದ್ದು ಲೋಕ ಮುಂದುವರಿಯಲೆಂದು ಅವನು ಬದುಕಿ ಬಂದಿದ್ದು.

ಆಚಾರ್ಯರಿಗೆ ಅದಕ್ಕಿಂತಲೂ ಹೆಚ್ಚು ನಿರಾಶೆಯಾಗಿತ್ತು. ಮನುವಿಗೇ ಹುಚ್ಚು ಹಿಡಿಸುವಂಥ ಪ್ರಳಯ ಈಗ ಬಂದಿತ್ತು. ಈ ಪ್ರಳಯ ಅವನದೇ? ಈಗ ಕಾಯುವವರಾಯ? ಆಚಾರ್ಯರ ಮನಸ್ಸು ಸಾಮಾನ್ಯಪ್ರಜೀವು ಬೇಲಿಯನ್ನು ದಾಟಿತ್ತು. ಸೂತ್ರಹರಿದ ಪಟದಂತೆ ದಿಕ್ಕುಪಾಲಾಗಿ ಓಡುತ್ತಿತ್ತು. ವಾಡೆಯನ್ನೊಮ್ಮೆ ನೋಡಿದರು. ಬಾಗಿಲಿಗೆ ದೊಡ್ಡದೊಂದು ಕೀಲಿ ಬಿದ್ದಿತ್ತು. ಬಾಲ್ಯದಿಂದಲೂ ವಾಡೆಯ ಅವಸ್ಥಾಂತರಗಳನ್ನು ಅವರು ನೋಡುತ್ತಿಲ್ಲೇ ಬಂದಿದ್ದರು. ಈಗ ಅದರ ನಿರ್ಜನತೆಯನ್ನು ನೋಡಲಾರದೆ ಅಲ್ಲಿಂದ ಎದ್ದರು.

ರಾತ್ರಿ ಆಳವಾಗುತ್ತಿಲ್ಲೇ ನಡೆದಿತ್ತು. ಏಕಾದಶಿಯ ಚಂದ್ರ ಪಡುವ ದಿಕ್ಕಿನಲ್ಲಿಯೇ ಇಳಿದಿದ್ದು. ಆಚಾರ್ಯರು ಕೆಲಹೊತ್ತು ಅದನ್ನೇ ನೋಡುತ್ತ ನಿಂತಿದ್ದರು. ಮನಸ್ಸಿಲ್ಲದ ಮನಸ್ಸಿಂದ ಚಂದ್ರ ಕ್ಷಿತಿಜದ ಕತ್ತಲೆಯಲ್ಲಿ ಹಾರಿಕೊಳ್ಳಬೇಕಾಗಿತ್ತು. ಕ್ಷಣಾಕಾಲ ಚಂದ್ರಬಿಂಬ ಹೊಯ್ದಾಡಿತ್ತು. ಪಶ್ಚಿಮದ ಕತ್ತಲೆ ಆ ಬಿಂಬವನ್ನು ತನ್ನ ಅಂಗ್ಯೇಯಲ್ಲಿ ಆಟವಾಡಿಸಿ, ತೆರೆದ ಕೃಷ್ಯಾನ್ನು ಮುಚ್ಚಿಬಿಟ್ಟಿತ್ತು. ಚಂದ್ರ ಮರೆಯಾದ. ಇಷ್ಟುಷ್ಟಿನವರಿಗೆ ಹರಡಿಕೊಂಡಿದ್ದ ಮಂದವಾದ ಬೆಳ್ಳಕೂ ಅವನೊಂದಿಗೆ ಅಡಗಿತ್ತು. ಇರುಳು ಮಂತ್ರ ಹಾಕಿತ್ತೆನ್ನುವಂತೆ ಕತ್ತಲೆ ಎಲ್ಲ ಕಡೆಗೂ, ಕುರುಡು ನೋಣಗಳ ಜಾಲದಂತೆ ಹರಡಿಕೊಂಡಿತ್ತು

ಆಚಾರ್ಯರು ಕುಳಿತಲ್ಲಿಯೇ ಕುಳಿತಿದ್ದರು. ಅವರ ಜೊತೆಗೆ ಬಂದವರಲ್ಲಿ ಕೆಲವರು ತೊಲಗಿದ್ದರು, ಕೆಲವರು ಗುಡಿಯ ಕಟ್ಟೆಯ ಮೇಲೆಯೇ ಮಲಗಿದ್ದರು. ಹೊತ್ತು ಸರಿಯುತ್ತಿಲ್ಲೇ ಇತ್ತು. ಆಚಾರ್ಯರು ಅಷ್ಟೇ ಅಸ್ವಷ್ಟವಾಗಿ ವಿಚಾರ ನಡೆಸಿದ್ದರು. ಒಮ್ಮೆ ಹೆಂಡತಿ, ಒಮ್ಮೆ ಜಿಮಾಣ, ಮತ್ತೊಮ್ಮೆ ಶಂಕರಪ್ಪಾಡರು ಯಾರಾರೋ ನೆನಪಾಗುತ್ತಿದ್ದರು. ಅಪ್ಪರಲ್ಲಿ ಹೋಳಿ ಕಾಗಿತ್ತು; ಮಲಗಿದ್ದ ಕತ್ತಲೆ ಒಡಮುರಿದು ಏಳುವಂತೆ ಕೂಗಿತ್ತು. ಆಚಾರ್ಯರು ತಟ್ಟನೆ ಎದ್ದರು. ದಿನನಿತ್ಯ ರೂಢಿ ಕೈಹಿಡಿದು ಜಗಿತ್ತು, ಗುಡಿಯಲ್ಲಿ ಹಾಸಿದ್ದ ಕಂಬಳಿಯನ್ನು ಮಡಿಬಿಟ್ಟಿರು. ಗೋಪಾಲಕೃಷ್ಣನಿಗೆ ವಂದನೆಯನ್ನು ಸಲ್ಲಿಸಿದರು. ಪಂಚೆಯನ್ನು ಹೆಗಲಿಗೆ ಹಾಕಿಕೊಂಡು ತಂಬಿಗೆಯನ್ನು ಕೃಷ್ಯಾಲ್ಲಿ ಹಿಡಿದು ನೆಟ್ಟಗೆ ನದಿಯ ದಾರಿಯನ್ನು ಹಿಡಿದರು. ದಿನನಿತ್ಯದ ದಾರಿಯಾದ್ದರಿಂದ ಕತ್ತಲೆ ಅಡ್ಡವಾಗಲಿಲ್ಲ.

ವಿಪರೀತ ಮಳೆ ಬಿದ್ದ ಪರಿಣಾಮವಾಗಿ ಹಿರಿಹೊಳೆಗೆ ಭರದಿಂದ ಪೂರ್

ಬರಲಾರಂಭಿಸಿತ್ತು. ಒಡಲು ಹರಿದು ನದಿಯ ಪ್ರವಾಹ ನೆಲವನ್ನು ಆಕ್ರಮಿಸಿದ್ದು ಆ ಕತ್ತಲೆಯಲ್ಲಿ ಗೊತ್ತಾಗುವಂತೆಯೇ ಇರಲಿಲ್ಲ. ಆದರೆ ತೆರೆಗಳು ಕಸುವಿನಿಂದ ದಂಡಿಗೆ ಅಪ್ಪೆಲಿಸುತ್ತಿದ್ದ ಸಪ್ಪಳ ಎದೆಯೋಡೆಯುವಂತಿತ್ತು. ನದಿಗೆ ಕಂಡದ್ದನ್ನೆಲ್ಲ ಕೆಬ್ಬಿಸುವ ರೋಷ ಏರಿದಂತಿತ್ತು ನಿತ್ಯಾಂವಾಗಿದ್ದ ನೆಲ, ಈ ಜಲಪ್ರಹಾರಕ್ಕೆ ಕುಸಿದು, ಕರಗುತ್ತಿತ್ತು. ಆಚಾರ್ಯರ ಕಣ್ಣಿಗೆ ಇದಾವುದೂ ಬೀಳಲಿಲ್ಲ. ಅವರ ಕಣ್ಣಿಗೆ ಬೇರೇನೋ ಕಾಣತ್ತಿರಬೇಕು. ನದಿಯ ದಂಡೆಯನ್ನು ಬಿಟ್ಟು ಎತ್ತರವಾಗಿದ್ದ ದಿನ್ನೆಯೋಂದರ ಮೇಲೆ ಆಚಾರ್ಯರ ಪತ್ತಿಯ ಶವಸಂಸ್ಕಾರವಾಗಿತ್ತು. ಆಚಾರ್ಯರು ಅದನ್ನೇ ನೆನೆಯುತ್ತಿದ್ದರು. ಈಗ ಚಿತೆ ಆರಿರಬಹುದು. ಜಿಮಣಾಳ ಜೀವಂತ ಚಿತೆಯೇ ಆರಿಹೋಗಿತ್ತೇಂದ ಮೇಲೆ ಈ ಚಿತೆಯ ಪಾಡೇನು? ಆ ಸ್ಥಳವನ್ನು ನೋಡಿಕೊಂಡೇ ಅಮೇಲೆ ಸ್ವಾನ ಮಾಡಿದರಾಯಿತೆಂದು ಆ ಕಡೆಗೆ ನಡೆದರು. ಬಂದೇ ಸವನೆ ನದಿಗೆ ಪ್ರೂರ ಬಂದಿದ್ದರಿಂದ ಜಿತೆಯ ಸ್ಥಳವು ಮಧ್ಯ ಪ್ರವಾಹ ದಲ್ಲಿದ್ದಂತಾಗಿತ್ತು. ಪತ್ತಿಯ ಚಿಂತಾಭಸ್ಕಾ ಸಹ ಸಿಗದೆ ನದಿಯಲ್ಲಿ ತೇಲಿ ಹೋಗಬಿಟ್ಟಿತೇ? ಅವಳ ಅಷ್ಟಿಗಳನ್ನಾದರೂ ನದಿಗೆ ಕಾಣಿಸಬೇಕಾಗಿತ್ತು. ಅದಾಗದೆ ಅವಳ ಖುಣ ತೀರುವಂತಿರಲಿಲ್ಲ.

ಅಪಾರವಾದ ಜಲರಾಶಿ ಆಚಾರ್ಯರನ್ನು ತಜ್ಜಿಕೊಂಡಿತು. ಆಚೆಯ ದಂಡೆಯಿಂದ ಸಹಧರ್ಮಿಣಿ ಕೈಮಾಡಿ ಕರೆದಂತಾಯಿತು. “ಬಂದೇ ಬಂದೇ” ಎನ್ನತ್ತೆಲೇ ಆಚಾರ್ಯ ಈಸುಬಿದ್ದರು. ಎಣಿಕೆ ಮೀರಿ ನೀರು ಆಳವಾಗಿತ್ತು. ಸೊಕ್ಕಿನಿಂದ ಏರಿ ಬರುವ ತೆರೆಗಳ ವಿರುದ್ಧ ಈಸಿ ಹೋಗುವ ತ್ರಾಂ ಅವರಿಗಿರಲಿಲ್ಲ. ಆಸುತ್ತಿದ್ದ ಆಚಾರ್ಯರು ನದಿಯ ಸೇಳವಿಗೇ ಸಿಕ್ಕರು. ಅವರ ಹೃದಯದಲ್ಲಿ ಗೀತೆಯ ಶೈಲ್ಕೇಕ ನಿನದಿಸಿತ್ತು.

‘ಅಪೂರ್ಯಮಾಣಂ ಅಚಲಪ್ರತಿಷ್ಟಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್
ತಥಾ ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ಯೋತಿ ನ ಕಾಮಕಾಮೀ’

ಅರುಣೋದಯವಾಯಿತು. ಜನರು ಒಬ್ಬೊಬ್ಬರಾಗಿ ನದಿಗೆ ಬರಹತ್ತಿದರು. ದಂಡೆಯ ಮೇಲೆ ಆಚಾರ್ಯರ ತಂಬಿಗೆ ಮಾತ್ರ ಕಾಣಿಸಿತು. ಆದರೆ ಆಚಾರ್ಯರೋ ಅಪಾರವಾದ ಜಲರಾಶಿಯಲ್ಲಿ ಕಾಣಿದಂತಾಗಿದ್ದರು. ತನ್ನ ತೀರದ ಆಚೆಗಿದ್ದ ಒಡವರ ಗುಡಿಸಲುಗಳನ್ನೆಲ್ಲ ಬಂದೇ ರಾತ್ರಿಯಲ್ಲಿ ನುಂಗಿ ನೀರು ಹಿಡಿದ ಪ್ರವಾಹಕ್ಕೆ ಆಚಾರ್ಯರೇನು ಲೆಕ್ಕವಾಗಬೇಕು?

ಬೆಳಗಾಯಿತು. ಪಾಡ್ಲಿಯ ಜನರೆಲ್ಲ ಗೋಳಿಟ್ಟಿ ಅಳುವಂತೆ ಬೆಳಗಾಯಿತು. ರಾತ್ರಿ ಮುಚ್ಚದ್ದು ತೆರೆಯನ್ನು ಹಗಲು ಸರಿಸಿದಾಗ ಅಲ್ಲಿ ಕಂಡದ್ದೇನು? ಇನ್ನೂ ಕತ್ತಲಿರುವಾಗೋ ಜಿಮಣಾಳ ಅಗ್ನಿದಿವ್ಯದ ಮರಣದ ಸುದ್ದಿ ಮನೆಗೂ ಮುಟ್ಟಿ ಭೀತಿಯನ್ನು ಹರಡಿತ್ತು. ಬೆಳಗಾದೊಡನೆ ಆಚಾರ್ಯರ ಜಲ ಸಮಾಧಿಯ ಸುದ್ದಿಯನ್ನು, ಏರಿ ಬರುತ್ತದ್ದು ನದಿಯ ಪ್ರವಾಹವೇ ಉರ ತನಕ ಬಂದು ಮುಟ್ಟಿಸಿತು. ಜನರ ಕಣ್ಣೀರು ಪ್ರವಾಹದೊಡನೆ ಬೆರೆತವು. ಹಿಂದಿನ ಸಂಜೆಯೇ ಹತ್ತೆಂಟು ಜನರು ಹಿಡುಗಿಗೆ ಆಹುತಿಯಾಗಿದ್ದರು.

ಮಳೆಯಾಗದಿದ್ದರೂ ನೀರಗಸೆಯಲ್ಲ ಜಲಮಯವಾಗಿತ್ತು. ಮೊಳಕಾಲು ಮಟ್ಟ ನೀರಲ್ಲಿ ನಡೆದೇ ಮನೆಮನೆಯ ವಾರ್ತೆಗಳನ್ನು ಸಂಗ್ರಹಿಸಬೇಕಾಗಿತ್ತು. ಪ್ರತಿಯೊಂದು ಸ್ಥಳದಲ್ಲಿಯೂ ಹೃದಯವಿದ್ರುವಕವಾದ ಸುದ್ದಿಯೊಂದು ಕಾದು ಹುಳಿತಂತಿತ್ತು. ಗೊಡರ ಪಾಡೆಯಲ್ಲಿ ಪಾರ್ವತ್ಯಾ ಜ್ಞರದಿಂದ ನಿಶ್ಚೇಷ್ಟತಳಾಗಿ ಬಿದ್ದಿದ್ದಳು. ಹಿಡುಗು ಉರಸ್ಯೇ ನುಂಗುವನೆನ್ನುವಂತೆ ಗುಡುಗುತ್ತಿತ್ತು. ಜನರೆಲ್ಲ ಜ್ಞರದಿಂದಲೋ, ಭಯದಿಂದಲೋ ಗಡಗಡನೆ ನಡುಗಿದರು.

ಅಂದು ಸಂಜೆಯೇ ಉರಿಗೆ ಬಂದ ಹವಾಲ್ಕಾರ ಅದು ಹ್ಲೇಗಿನ ಜ್ಞರವಂದು ಹೇಳಿ ಭಯಕ್ಕೆ ಸಾವಿನ ಬಣ್ಣವನ್ನೇ ಹೊಟ್ಟ, ನಿಷ್ಕರ್ಣಯಿಂದ ಜ್ಞರ ಬಂದವರನ್ನೆಲ್ಲ ಮನೆಯಿಂದ ಹೊರದಬ್ಬಿದ. ಯಾರೂ ಏನು ಹೇಳುವಂತಿರಲ್ಲ, ಭಯ ಅವರ ನಾಲಿಗೆಯನ್ನೇ ಕಟ್ಟಿಹಾಕಿತ್ತು. ಇದರಿಂದ ತಮ್ಮ ಆಪ್ತೇಷ್ಟರೆಲ್ಲ ಕಣ್ಣೆದುರಿಗೇ ಇಲಿಗಳಂತೆ ಪಟ ಪಟ ಬಿದ್ದು ಸಾಯುವದನ್ನು ಜನರು ನೋಡೇಕಾಯಿತು. ಅವರಿಗೆ ದಿಕ್ಕೇ ತಪ್ಪಿತು. ಸತ್ಯರೂ ಅವರ ಹೇಳಿಗಳನ್ನು ಇದ್ದವರು ಮುಟ್ಟಿವಂತಿರಲ್ಲ. ಒಂದು ಪಿಳ್ಳಿಯೂ ಒಳಗೆ ಉಳಿಯದಂತೆ ಮನೆಗಳೆಲ್ಲ ಖಾಲಿಯಾದವು.

ಆದರೆ ಪಾರ್ವತ್ಯಾ ಗೊಡಿತಿ ಹೊರಗೆ ಬರಲ್ಪಾಪ್ತಲ್ಲ. ಸಾವಿರ ಹೆದರಿಕೆ ಹಾಕಿದರೂ ಒಪ್ಪಲ್ಲ. ಅವಳಿಗೆ ಯಾವ ಹೆದರಿಕೆಯೂ ಇರಲಿಲ್ಲ. ಮರುದಿನ ಅವಳ ಹೇಣ ವಾಡೆಯಲ್ಲಿಯೇ ಬಿದ್ದಿತ್ತು. ಅವಳ ಅಂತ್ಯ ಸಂಸ್ಕಾರ ಮಾಡಲು ಕೊಡ ಯಾರೂ ಬರಲಿಲ್ಲ. ಜನರ ಹಟವನ್ನೂ, ಮೂಡುತನವನ್ನೂ ಕಂಡಿದ್ದ ಹವಾಲ್ಕಾರ ಸಿಟ್ಟಿಗೆದ್ದಿದ್ದು. ಹ್ಲೇಗಿನ ತೊಂದರೆಯನ್ನು ತಪ್ಪಿಸಲು ವಾಡೆಗೇ ಬೆಂಕಿ ಹಚ್ಚಲು ಹೇಳಿದ. ಹೊಲೆಯರ ರುದ್ರ ಅಳುತ್ತಲೇ ವಾಡೆಗೆ ಬೆಂಕಿ ಹಚ್ಚಿದ. ಪಾರ್ವತ್ಯಾ ಗೊಡಿತಿಯ ಮೃತದೇಹ ಅಲ್ಲಿಯೇ ಉರಿದು ಬೂದಿಯಾಯಿತು.

ಲಿಂಗಪ್ರಗೋಡ ಜಿಮಣಾ ಸತ್ಯ ಮರುದಿನ ಮಚ್ಚು ಹಿಡಿದು ಉರಲ್ಲೆಲ್ಲ ಶಿರುಗಾಡಿದ್ದ, ಹ್ಲೇಗಿನಕ್ಕಿಂತ ಅವನ ಜೇಷ್ಟಗಳು ಹೆಚ್ಚು ಭೀಕರವಾಗಿದ್ದವು. ಅದನ್ನು

ನೋಡಿದ ಹವಾಲ್ಕಾರ ಗೌಡರ ಹತ್ತರ ಹಾಯಲೀಲ್. ಲಿಂಗಪ್ಪ ಇಡೀ ದಿನ ಹಾಗೆಯೇ ತಿರುಗಾಡಿದನಂತೆ. ಹೊಟ್ಟೆಯಲ್ಲಿ ಕೊಳಿಲ್ಲದ್ದರಿಂದ ನಿತ್ಯಾಂವಾಗಿ ಗೌಡರ ವಾಡೆಯ ಹತ್ತರವೇ ಬಂದು ಬಿದ್ದುಕೊಂಡಿದ್ದನಂತೆ. ಹಿಂದಿನ ರಾತ್ರಿ ಉರಸ್ನೇಲ್ಲ ಖಾಲಿ ಮಾಡಿದ್ದರೂ, ಅವನು ತಪ್ಪಿಸಿ ಗೌಡರ ವಾಡೆಯಲ್ಲಿಯೇ ಮಲಗಿಕೊಂಡಿದ್ದನಂತೆ. ಕಬಜಾ ತೆಗೆದುಕೊಳ್ಳುವ ಹುಚ್ಚು ಇನ್ನೂ ಅವನನ್ನು ಬಿಟ್ಟರಲೀಲ್ಲ. ಹೊಲೆಯರ ರುದ್ರವಾಡೆಗೆ ಬೆಂಕಿಹಚ್ಚಿದಾಗ ಮಾತ್ರ ಸಾಯುವ ಸಂಕಟಕ್ಕೆ “ವಾಡೇ ಕಬಜಾ ತೋಗೊಂಡಿದೇನಿ, ಬಾಗಿಲಾ ತಗೇರ್ಯೋ!” ಎಂದು ಒಿರಿದ್ದನಂತೆ. ಆದರೆ ಆ ಹೊತ್ತಿಗೆ ಕ್ಯೊಮೀರಿ ಹೋಗಿತ್ತು. ಅರ್ಥವಾಡೆ ಅಗ್ನಿಗೆ ಆಹುತಿಂಪಾಗಿತ್ತು. ಹೀಗೆಂದು ಹೊಲೆಂಪುರ ರುದ್ರ, ತನ್ನ ಅಪರಾಧವನ್ನೊಪ್ಪಿಕೊಳ್ಳುವಂತೆ ಇದನ್ನು ಕತ್ತಮಾಡಿ ಹೇಳುತ್ತ ತಿರುಗಾಡುತ್ತಿದ್ದ.

ಮಾರು ದಿನಗಳಲ್ಲಿ ಉರು ಬರಿದಾಯಿತು. ಅರ್ಥ ಷಿಡುಗು ನುಂಗಿತ್ತು; ಕೆಲಭಾಗವನ್ನು ಪಾದಳ್ಯಯನ್ನು ಕಾಯುತ್ತ ಬಂದಿದ್ದ ನದಿ ಚಂಡಿಯಾಗಿ ನುಂಗಿತ್ತು. ಬೆಂಕಿ ಕೆಲವರನ್ನು ಆಹುತಿಗೊಂಡಿತ್ತು. ಯಾರಾರೋ ಹೇಗೆ ಹೇಗೋ ತಮ್ಮ ತಮ್ಮ ಕೊನೆಯನ್ನು ಕಂಡಿದ್ದರು. ಆದರೆ ಹವಾಲ್ಕಾರನ ಜೊತೆಗೇ ತಿರುಗಾಡುತ್ತಿದ್ದ ವಾಲೀಕಾರ ಮಲ್ಲನಿಗೆ ಇದಾವುದರಲ್ಲಿಯೂ ನಂಬಿಕೆ ಇರಲಿಲ್ಲ. “ಜೇ ತಗೇರಿ, ಷಿಡುಗು ಏನು ಮಾಡಿತು? ಹಿಂಡಕ ಕಾಲರಾ ಬಂದಿದ್ಲೇನರಿ? ಕರೇ ಹೇಳತೀನಿ ತಂದೆ, ಏಟ ಪಾಪ ಮಾಡಿದರ ಭೂಮಿತಾಯಿ ತಡಕೊಂಡಾಳ್ಳಿ? ಆ ಪಾಪಾನ ನುಂಗಿತೋ ಯಪ್ಪಾ!” ಎಂದು ಸಹಸೆಯಲ್ಲದ ಹವಾಲ್ಕಾರನಿಗೆ ಹೇಳಿದ್ದನ್ನೇ ಹತ್ತುಸಾರೆ ಹೇಳುತ್ತಿದ್ದ. ಯಾವುದು ನಿಜವೇಗೇ ದೇವರಿಗೇ ಗೊತ್ತು.

ಳಿಗ

ನಾಗಾರಚೋತಿಯ ಮುನ್ನಾದಿನ ಇಂದುಪುರಕ್ಕೆ ಹೋಗಿದ್ದ ಶ್ಯಾಮರಾಯ ಪಂಚಮಿ ಮುಗಿಸಿ ಪಾದಳ್ಯಗೆ ಕುಟುಂಬಸಮೇತ ಹೊರಡುವವನಿದ್ದ. ಅಪ್ಪರಲ್ಲಿ ಏನೋ ಮಹತ್ತದ್ದ ಕೆಲಸಪ್ರೋಂದು ಗಂಟುಬಿದ್ದದ್ದರಿಂದ ಇನ್ನೂ ನಾಲ್ಕುದಿನ ತಡೆಯಬೇಕಾಯಿತು. ಆಮೇಲೆ ಮಳೆ ಹತ್ತಿ ಪ್ರವಾಸವೇ ಅಸಾಧ್ಯವಾಯಿತು. ಮಳೆ ನಿಂತಮೇಲೂ ದಾರಿಗಳು ಅನುಕೂಲವಾಗಲು ಇನ್ನೂ ಹದಿಸ್ಯೆದು ದಿನಗಳಪ್ಪು ಬೇಕಾಗಿತ್ತು. ಆಮೇಲೆ ಪ್ಲೇಗಿಗೆ ಪಾದಳ್ಯ ಆಹುತಿಯಾದ ಸುದ್ದಿಯನ್ನು ಕೇಳಿದಾಗ ಅವನು ಇಂದುಪುರದಲ್ಲಿಯೇ ಉಳಿಯಬೇಕಾಯಿತು.

ಪಡದಯ್ಯನವರು ಸಾತೇನಹಳ್ಳಿಯಲ್ಲಿದ್ದಾಗಲೇ ಪಾದಳ್ಯಾಯ ಸುಧ್ಯಾ ಅವರ ಕೆವಿ ಮುಟ್ಟಿತ್ತು. ಅಲ್ಲಿ ಹೋದರೆ ಪೂರ್ವೀಸರ ಕಾಟ ತಪ್ಪಿದ್ದಲ್ಲವೆಂದು ಮನಗಂಡು ಅವರು ಅಲ್ಲಿಂದ ನೇರವಾಗಿ ಸೊಲ್ಲಾಪುರಕ್ಕೇ ಪ್ರಯಾಣಮಾಡಿದರಂತೆ.

ಕಮೀಶನರ ಕಡೆಗೆ ವಾರಸಾಪ್ರಕರಣಾದ ಅಪೀಲು ಮಾಡಲು ವಕೀಲರನ್ನು ಕಾಣಲೇಂದು ಬೆಳಗಾವಿಗೆ ಹೋಗಿದ್ದ ಶೇಷಪ್ಪನಿಗೂ ಈ ಸುಧ್ಯಾ ಅಲ್ಲಿಯೇ ಬಡಿದಿತ್ತು. ಯಾರದೋ ಆಪ್ತರ ಬಾದರಾಯಣ ಸಂಬಂಧ ಹಚ್ಚಿಕೊಂಡು ಅವನು ಬೆಳಗಾವಿಯಲ್ಲಿಯೇ ಕೆಲದಿನ ನಿಲ್ಲಬೇಕಾಯಿತು.

ತನ್ನ ಆಪ್ತರನ್ನು ಕಾಣಲೇಂದು ಲಕ್ಷ್ಮಣ ತಾಸಗಾವಿಗೆ ಹೋಗಿದ್ದವನು ತಿರುಗಿ ಅಜರಾಣಿಗೆ ಬಂದಾಗ ಅವನಿಗೆ ಈ ಸುಧ್ಯಾ ತಿಳಿದಿತ್ತು. ಅಜರಾಣಿಯಲ್ಲಿಯೂ ಪ್ಲೇಗಿನ ಹಾವಳಿ ಇತ್ತು. ಆದರೆ ಅಲ್ಲಿ ಸರಕಾರದವರು ಬೇಗ ಕ್ರಮ ಕ್ಷೇತ್ರಾಂದಿದ್ದರಿಂದ ಪಾದಳ್ಯಾಯಲ್ಲಿಯಂತೆ ಸಾವು ಅಲ್ಲಿ ತಾಂಡವವಾಡಿರಲಿಲ್ಲ. ಲಕ್ಷ್ಮಣ ಯಶವಂತರಾಯರ ಮನೆಯಲ್ಲಿಯೇ ನಿಲ್ಲಬೇಕಾಯಿತು. ಅವರ ಕಮತದ ಮೇಲ್ಪುಜಾರಕೆ ಅವನ ಪಾಲಿಗೆ ಬಂದಿತ್ತು.

ಪ್ಲೇಗು ಮೊದಲನೆಯ ಸಾರೆ ಬಂದಿತಾದ್ದರಿಂದ ಅಜಾನ್ಯಾನದಿಂದ ಲೆಕ್ಕಾವಿಲ್ಲದಪ್ಪು ಜನರು ಮರಣಹೊಂದಿದ್ದರು. ಇಂದುಪುರದಲ್ಲಿಯೂ ಪ್ಲೇಗಿನ ಹಾವಳಿ ಇಲ್ಲದಿರಲಿಲ್ಲ. ಆದರೆ ದಾದಾನಿಗೆ ಪಾದಳ್ಯಾಯ ಸುಧ್ಯಾಯೇ ಇರಲಿಲ್ಲ. ಪ್ಲೇಗಿನಿಂದ ಎಷ್ಟೋ ಜನರು ಸತ್ತರೆಂಬ ಸುಧ್ಯಾಯನ್ನು ಅವರಿವರ ಬಾಯಿಂದ ಕೇಳಿದಾಗ ಮಾತ್ರ ಉಂಟಿಗೆ ಹೋಗಬೇಕೆಂದು ಅವನು ಚಪಡಪಿಸಿದ. ಮಹಾರಾಜರೇ ಪ್ಲೇಗಿನ ಕಾರಣವನ್ನು ಮುಂದೆ ಮಾಡಿ ಅವನನ್ನು ಹೋಗಿನೊಡಲಿಲ್ಲ. ಮುಂದೆ ಗಣೇಶಚತುರ್ಥಿಯ ಉತ್ಸವಕ್ಕಾಗಿ ಮಹಾರಾಜರು ಸಾಂಗಲಿಯ ರಾಜೇಸಾಹೇಬರ ಆಮಂತ್ರಣವನ್ನು ಸ್ವೀಕರಿಸಿ ಅಲ್ಲಿಗೆ ಹೋದರು. ದಾದಾನಿಗೆ ಒಳ್ಳೆಯ ಸಂಧಿಯೊಂದು ದೊರೆತಂತಾಯಿತು.

ಆಗಲೇ ದಾದಾ ಪಾದಳ್ಯಾಗೆ ಹೋರಟ. ಇಂದುಪುರಕ್ಕೆ ಬಂದಂದಿನಿಂದ ಪಾದಳ್ಯಾಯ ಖೂಣವೇ ಹರಿದಂತಾಗಿತ್ತು. ನಿಜವಾಗಿ ಪಾದಳ್ಯಾ ಅವನಿಗೇನು ಸುಖಿವನ್ನು ಕೊಟ್ಟಿರಲಿಲ್ಲ. ಇತ್ತೀಚೆಗಿನ ಅಲ್ಲಿನ ಜೀವನವನ್ನು ನನೆಸಿದರೆ, ಆ ಉರಿನ ನೆನಪು ಕೂಡ ಅವನು ತೆಗೆಯಬಾರದೆಂದು ಅವನ ಕೆಲ ಗೆಳೆಯರು ಹೇಳುತ್ತಿದ್ದರು. ಲಕ್ಷ್ಮಣನೊಬ್ಬನ್ನು ಬಿಟ್ಟೆ ಅಲ್ಲಿ ತನ್ನವರೆನ್ನುವವರಾರೂ ಇರಲಿಲ್ಲ. ಲಕ್ಷ್ಮಣನೂ ಈಗ ಮತ್ತೆಲ್ಲಿಯಾದರೂ ಹೋಗಿರಬೇಕು. ಆದರೂ ಹುಟ್ಟಿ, ಬೆಳೆದು, ಆಡಿದ ಪಾದಳ್ಯಾ ದಾದಾನ ಸವಿನೆನಪುಗಳಲ್ಲಿಂದಾಗಿತ್ತು. ತೀರ ಬೇಸರ ಬಂದಾಗ

ಮನಸ್ಸು ಆ ನೆನಪುಗಳಲ್ಲಿಯೇ ರಮಿಸುತ್ತಿತ್ತು. ಪಾದಳ್ಳಿಯನ್ನು ಬಿಟ್ಟು ಬಹಳವಾದರೆ ಒಂದು ಒಂದೊವರೆ ತಿಂಗಳಾಗಿತ್ತು. ಆದರೂ ಎಷ್ಟೋ ವರ್ಷಗಳವರೆಗೆ ಆ ಉರನ್ನು ಬಿಟ್ಟು ದೂರ ಹೋದಂತಾಗಿತ್ತು. ಈಗ ಪಾದಳ್ಳಿಯನ್ನು ನೋಡಲೇಬೇಕೆಂದು ಆತುರ ಹೆಚ್ಚಿತು. ಅಂತೆಯೇ ಮಹಾರಾಜರು ಉರಲ್ಲಿಲ್ಲದ ಹೊತ್ತು ನೋಡಿಕೊಂಡು ದಾದಾ ಹೊದೆಬ್ಬಿಸಿದವರಂತೆ ಇಂದುಪುರದಿಂದ ಪಾದಳ್ಳಿಗೆ ನಡೆದಿದ್ದು.

ಪಾದಳ್ಳಿಯ ದಾರಿಗುಂಟ ದಾದಾ ವೇಗವಾಗಿಯೇ ಸಾಗಿದ್ದು. ಆದರೂ ಮನಸ್ಸು ಇನ್ನೂ ವೇಗ ಹೆಚ್ಚಲೆಂದು ಆತುರಪಡುತ್ತಿತ್ತು. ಹೀಗೆಯೇ ನಡೆದರೆ ಪಾದಳ್ಳಿಯನ್ನು ಎಂದು ಮುಟ್ಟಬೇಕು ಎಂದು ಗೊಣಗುತ್ತಿತ್ತು. ಈ ಹೊದಲೇ ತನಗೆ ಪರಿಚಯವಿದ್ದ ಉಹೆಯ ಚಿತ್ರಗಳನ್ನು ಬರೆಬರೆದು ನೋಡುತ್ತಿತ್ತು. ಜಾಗೀರದಾರರ ವಾಡೆ, ಗೌಡರ ವಾಡೆ, ಬಾಳಾಚಾರ್ಯರ ಮನೆ, ಗರಡಿ ಮನೆ, ಜಾವಡಿ ಹೀಗೆ ಒಂದೊಂದಾಗಿ ನೋಟಗಳು ಮೂಡಿ ಮಾಯವಾಗುತ್ತಿದ್ದವು.

ಪಾದಳ್ಳಿಯ ಮುಂದಿನ ಹೊಳೆಯನ್ನು ಮುಟ್ಟಲು ಇನ್ನೂ ಮೂರು ಮೈಲು ನಡೆಯಬೇಕಾಗಿತ್ತಿತ್ತು. ಈ ಹೊದಲೇ ಹೊಳೆಕಾಲು ಮುಟ್ಟದ ಮುದುಲು ಕಂಡಿತು. ಕೆಸರಲ್ಲಿ ಸಿಕ್ಕೆ ಒಂದು ಕಾಲನ್ನು ತಪ್ಪಿಸಿಕೊಳ್ಳುವವ್ಯಾರಲ್ಲಿ ಇನ್ನೂಂದು ಸಿಗುತ್ತಿತ್ತು. ದಾರಿ ನಡೆಯುವದೇ ಅಸಾಧ್ಯವಾಗಿ ಪರಿಣಾಮಿಸಿತು. ನದಿ ಇನ್ನೂ ಮೂರು ಮೈಲು ದೂರ, ಆದರೆ ನದಿ ಮುಳುಗಿದಂತೆ ಭೂಮಿ ಇಷ್ಟೇಕೆ ಮುದುಲು ಎಂದು ಸುತ್ತಲೂ ಪರೀಕ್ಷಿಸಲೆಂದೇ ನೋಡಿದ. ಹಿರಹೊಳೆ ಅಲ್ಲಿಯವರೆಗೆ ಒಂದು ಇಳಿರಬೇಕೆಂದು, ಅಲ್ಲಿಯ ಗಿಡಗಂಟಗಳಿಗೆ ಹತ್ತಿಹೊಂಡ ತೆಪ್ಪಸದಿಂದ ತಿಳಿಯುವಂತಿತ್ತು.

ದಾದಾನಿಗೆ ಗಾಬರಿಯಾಯಿತು. ನದಿ ಇಷ್ಟ್ವಾಂದು ಏರಿ ಬಂದಿದ್ದರೆ ಗತಿ ಏನು? ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಹಾಡು. ಆದರೆ ದೊಡ್ಡ ಮಹಾಪಾರ ಬಂದಧ್ಯ ದಾದಾನಿಗಂತೂ ನೆನಪಿರಲಿಲ್ಲ. ಇದು ನಿಜವೇ ಆಗಿದ್ದರೆ ಪಾದಳ್ಳಿಯ ಹೊಲೆಗೇರಿ, ಮಾದರ ಕೇರಿಗಳು ಹೊಜಿಕೊಂಡು ಹೋಗಿರಲೇಬೇಕೆಂದು ತೋರಿತು. ನೀರಗಸೆಗೂ ನೀರು ಬಡಿದಿರಬಹುದು. ಕುರುಬಗೇರಿಯ ಕೊನೆಯಂಚಿನಲ್ಲಿರುವ ಮಲ್ಲಿಯ ಮನೆಯಲ್ಲಿಯೂ ನೀರು ಹೊಕ್ಕಿರಬಹುದು. ಗೌಡರ ಮನೆ, ವಾಡೆ, ಮರ, ನೋಪಾಕ್ಷಣ್ಣನ ಗುಡಿ, ಬ್ರಾಹ್ಮಣರ ಕೆಲ ಮನೆಗಳು ಇವಿಷ್ಟೇ ಎತ್ತರದಲ್ಲಿದ್ದಧರಿಂದ ಸುರಕ್ಷಿತವಾಗಿ ಉಳಿದಿರಬೇಕು. ಉರಲ್ಲಿ ಈ ಪರಿ ನೀರು ಹೊಕ್ಕಿದ್ದರೆ ಬೀದಿಗಳಲ್ಲಿಯೂ ಹರಗೊಳು ಹಾಕಿ ದಾಟಬೇಕಾದೀತು.

ತನಗೆ ತಿಳಿದಂತೆ ದಾದಾ ಮಹಾಪೂರದ ಆ ಜಿತ್ತುವನ್ನು ಕಲ್ಪಿಸಿಕೊಂಡ. ಉರ ಮಗ್ಗಲಿಗೇ ಹಗಲು ರಾತ್ರಿ ಬೇಸರವಿಲ್ಲದೆ ಹರಿಯುತ್ತ, ಅಲ್ಲಿಯ ಹೆಲಗಳಿಗಲ್ಲ ಹೊಲೆ ಹಾಲನ್ನು ಉಣಿಸಿ ತಾಯಿಯಾಗಿದ್ದ ಈ ನದಿಗೂ ಒಮ್ಮೊಮ್ಮೆ ಹುಚ್ಚು ತಲೆಗೇರುತ್ತಿದೆ. ಜಂಡಿಯಾಗಿ ಕಂಡದ್ದನ್ನೆಲ್ಲ ನುಂಗಬೇಕೆಂದು ಹಾಕೋರೆಯುತ್ತದೆ ಹೋಳೆ. ಅದರ ಪ್ರಚಂಡ ರೋಷದೆಂದು ಮನುಷ್ಯನ ಬದುಕು ತರಗೆಲೆಯಷ್ಟು ಸ್ಥಿರವಾಗಿ ಕಾಣುತ್ತದೆ.

ದಾದಾ ಬಲಶಾಲಿಯೆಂದೇ ಧೈರ್ಯದಿಂದ ಆ ಬೆಂಚಿಯಲ್ಲಿ ಕಾಲಿಟ್ಟ, ನಡುಮಟ್ಟದ ಮುದುಲಿನಲ್ಲಿ ಹಾಯುವುದು ಪರಾಕ್ರಮವಾಗಿಯೇ ಹೋರುತ್ತಿತ್ತು. ನೇನೆದ ಮಣಿ ಮೇಳಿದಷ್ಟು ಜಿಗುಟಾಗಿತ್ತು. ಅಂತೂ ಅತಿ ಪ್ರಯಾಸದಿಂದ ಒಮ್ಮೆ ಅದನ್ನು ದಾಟಿದ. ಬೆಂಚಿಯ ಮುಂದಿನ ದಿನ್ನೆಯು ನದಿಯ ಸೇಳವಿಗೆ ಸಿಕ್ಕು ಮಣಿ ತರಿದುಹೋಗಿ ಗಟ್ಟಿಯಾದ, ಬಿರುಸಾದ ನೆಲವಷ್ಟೇ ಉಳಿದಿತ್ತು. ರಕ್ತ ಮಾಂಸಗಳೆಲ್ಲ ಒಣಿಗೊಂಡಿ ಅಸ್ಥಿಪಂಜರವಷ್ಟೇ ಉಳಿದಂತಾಗಿತ್ತು. ಅದನ್ನು ನೋಡಿ ದಾದಾ ಮರುಗಿದ. ಪಾದಳ್ಯಯ ರೈತರಿಗೆ ಬಿತ್ತಿಕೊಳ್ಳಲು ಮಣಿನ್ನು ಹೂಡ ನದಿ ಉಳಿಸಿರಲಿಲ್ಲ. ಒಕ್ಕುಲಿಗನ ಬಾಯಿಗೇ ಮಣಿಬಿದ್ದಂತಾಗಿತ್ತು.

ದಾದಾ ಒಮ್ಮೆ ಸುತ್ತಲೂ ಕಣ್ಣ ಹರಿಯಿಸಿದ. ನದಿಯ ಸುತ್ತಮುತ್ತಲಿನ ಭೂಮಿಯಲ್ಲ ಬಂಜಿಯಾಗಿತ್ತು. ಇನ್ನು ಅಲ್ಲಿ ಹೋಸ ಮಣಿ ಬಂದು ಬೀಳಬೇಕಾದರೆ ಇನ್ನೂ ಎಷ್ಟು ಕಾಲ ಬೇಕಾಗಬಹುದೋ! ಗಿಡಗಂಟಿಗಳೆಲ್ಲ ತೇಲಿಕೊಂಡು ಹೋಗಿದ್ದವು, ಕೆಲವು ಅಲ್ಲಿಯೇ ಬಾಗಿಕೊಂಡಿದ್ದವು. ಕೆಲವು ಕಡೆಗಂತೂ ಹರಳುಗಳನ್ನು ಬಿಟ್ಟರೆ ಬೇರೇನೂ ಉಳಿದಿರಲಿಲ್ಲ.

ನದಿ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ನದಿಯ ಒಡಲು ಹೊರಸೂಸಿ ಹರಿಯದೆ ಒಳಗೇ ಹರಿಯತ್ತಿತ್ತು. ಇನ್ನೂ ಪ್ರವಾಹ ಕಸುವಾಗಿಯೇ ಇತ್ತು. ಸೇಳವಿನ ಎಳೆತನವನ್ನು ಹೊರಗಿನಿಂದಲೇ ಗುರುತಿಸಬಹುದಾಗಿತ್ತು. ಅದರ ಆಳವನ್ನು ಕಣ್ಣಿನಿಂದಲೇ ಲೆಕ್ಕಹಾಕಿದ. ದಾದಾ ದಂಡಯ ಮೇಲೆ ನಿಂತುಕೊಂಡು ನಾವೆ ಬರುವದನ್ನು ನಿರೀಕ್ಷಿಸತ್ತೊಡಗಿದ. ದಾದಾ ನದಿಯನ್ನು ಮುಟ್ಟಿದಾಗ ಬೆಳಗಿನ ಹತ್ತು ಗಂಟೆಯಾಗಿತ್ತು. ಆದರೆ ಮಧ್ಯಾಹ್ನದವರೆಗೆ ದಾರಿಕಾಯ್ದರೂ ನಾವೆ ಬರಲಿಲ್ಲ. ಆಚೆಯ ತೀರದಲ್ಲಿ ಒಂದು ಪಿಳ್ಳೆಯೂ ಕಾಣಿಸಿಗಲಿಲ್ಲ. ದಿನಾಲು ನೀರಗಸೆಯಿಂದ ಯಾವಾಗಲೂ ಜನರು ಬರುತ್ತಿಲೇ ಇರಬೇಕು. ಯಾರಾದರೂ ಬಂದರೆ, ಅವರನ್ನು ಕೊಗಿ ನಾವೆಗಾಗಿ ಹೇಳಬಹುದೆಂದು ಆಶಿಸಿದ ದಾದಾನಿಗೆ ನಿರಾಶೆಯಾಯಿತು. ಪ್ರೇಗಂದರೆ ಇದೇ ಇರಬೇಕೇನೋ ಎಂದೂ ಅನಿಸಿತು.

ಸುತ್ತಮುತ್ತಲಿನ ಹೊಲಗಳಲ್ಲಿಯೂ ಯಾರೂ ಕಾಣಲಿಲ್ಲ.

ದಾದಾ ಕುಳಿತು ಕುಳಿತು ಬೇಸತ್ತು ಉರಿಗೆ ಹೋಗಿ ಅಲ್ಲಿಯ ಸಮಾಚಾರಗಳನ್ನೆಲ್ಲ ತಿಳಿದುಕೊಳ್ಳಲು ಆಶುರನಾಗಿದ್ದ. ನಿರುಪಾಯವಾಗಿ ಚಡ್ಡಿ ಧರಿಸಿ ಉಟ್ಟಿ ಧೋತರವನ್ನು ರುಮಾಲಿನೊಡನೆ ತಲೆಗೆ ಸುತ್ತಿ ನದಿಯಲ್ಲಿ ಈಸುಬಿದ್ದ. ಹುರುಪಿನಿಂದ ಈಸುಬಿದ್ದನೇನೋ ಸರಿ, ಬಿದ್ದ ಹೊಡೆತಕ್ಕಿ ತೆರೆಗಳೆಲ್ಲ ಚಲ್ಲಾಪಿಲ್ಲಿಯಾದವು. ಆದರೆ ನದಿಯ ಸೆಳೆವು ದಾದಾನ ಆಳವನ್ನು ಮೀರಿತ್ತು. ಮಾರುಗೃ ಹಾಕಿ ಈಸಿದಂತೆ ತಾನು ಪಾದಳ್ಳಿಯಿಂದ ದೂರ ದೂರ ಹೋಗುತ್ತೇನೆಂದು ದಾದಾನಿಗನಿಸಿತು. ನಡುವಿಗೆ ಹಗ್ಗಹಾಕಿ ಎಳೆದಂತೆ ನದಿ ಎತ್ತಕಡೆಗೋ ಎಳೆಯತ್ತಿತ್ತು. ಧಡಪಡಿಸಿ ಈಸಿ ತನ್ನ ದಂಡೆಯನ್ನು ಮುಟ್ಟುವದಕ್ಕೆ ಪ್ರಯತ್ನಿಸಿದ; ಸಾಧ್ಯವಾಗಲಿಲ್ಲ. ಸುಮ್ಮನೆ ಕೈಸೋತು ನೀರಪಾಲಾಗುವದಕ್ಕಿಂತ, ನೀರಿನ ಸೆಳೆವಿಗೆ ಅನುಕೂಲವಾಗಿ ಹೋಗುವದೇ ಒಳ್ಳೆಯದನಿಸಿತು. ಪ್ರವಾಹದ ಮಲುವನ್ನು ನೋಡಿಕೊಂಡು ಅದರ ಗುಂಟ ತಾಳ್ಳಿಯಿಂದ ಈಸುತ್ತ ಎರಡು ಮೈಲುಗಳವರೆಗೆ ಹೋಗಿ ಹಾವನೂರಿನ ದಡಕ್ಕೆ ಹತ್ತಿದ.

ಹಾವನೂರಿನಿಂದ ತಿರುಗಿ ಪಾದಳ್ಳಿಯನ್ನು ಸೇರಬೇಕಾದರೆ ಎರಡು ಮೈಲು ನಡೆಯಬೇಕಾಯಿತು. ದಾದಾ ಪಾದಳ್ಳಿಯನ್ನು ಸೇರಿದಾಗ ಹೋತ್ತು ಒಂದು ತಾಸು ಉಳಿದಿತ್ತು. ಅಗಸೆಯ ಹತ್ತಿರ ಬಂದಾಗ, ಜಾವಡಿಯಲ್ಲಿ ತಂಬಾಕು ಸೇದುತ್ತ ಕುಳಿತ ವಾಲೀಕಾರ ಮಲ್ಲ ತನ್ನನ್ನು ಕಂಡು ತ್ರೀತಿಯಿಂದ ಮಾತಾಡಿಸಬಹುದೆಂದು ಒಂದು ಸವಿಯಾದ ಯೋಚನೆ ದಾದಾನ ಮನಸ್ಸಿನಲ್ಲಿ ಕಾಯ್ದ ಹೋಯಿತು. ಆದರೆ ಜಾವಡಿಯಲ್ಲಿ ಒಬ್ಬರೂ ಇರದ್ದನ್ನು ಕಂಡು ನಿರಾಶೆಯಾಯಿತು. ಜಾವಡಿಯ ತುಂಬ ಕಸಕಡ್ಡಿ ಹರವಿತ್ತು. ಪಾವಟಗಳ ಮೇಲೆ ಅದಪ್ಯ ಹತ್ತಿದ ನಾಯಿಯೊಂದು ಶೂಕಡಿಸುತ್ತ ಮಲಗಿತ್ತು. ಹಳೆಯ ಕಾಲದ ತನ್ನ ಕನಸುಗಳಲ್ಲಿ ಮುಖುಗಿದಂತಿತ್ತು ಅದು. ಅಗಸೆಯಲ್ಲಿಯೂ ಯಾರೂ ಕಾಣಲಿಲ್ಲ.

ಉಂಟಿನಲ್ಲಿ ಜನರೇ ಇರಲಿಕ್ಕಿಲ್ಲವೇ ಎಂದು ಗಾಬರಿಯಾದ. ಆದರು ನೋಡೋಣವೆಂದು ತನ್ನ ಮನೆಯ ದಾರಿಯನ್ನು ಹಿಡಿದು ಹೋದ. ದಾರಿಯಲ್ಲಿ ಒಬ್ಬರೂ ಭೆಟ್ಟಿಯಾಗಲಿಲ್ಲ. ತನ್ನ ಮನೆಗೆ ದೊಡ್ಡದೊಂದು ಕೀಲಿ ಬಿದ್ದಿತ್ತು. ಅತ್ತಿತ್ತ ನೆರೆಮನೆಗಳನ್ನು ಪರೀಕ್ಷೆಸಿದಾಗ ಅಲ್ಲಿಯೂ ಅವನ ಕಳ್ಳಿಗೆ ಮನುಷ್ಯರ ಮುಖಿಗಳ ಬದಲಾಗಿ ಕೀಲಿಗಳೇ ಕಂಡವು. ದಾದಾನ ಎದೆಯಲ್ಲಿ ನಿರಾಶೆ ಹೊಗಲಬಾವಲಿಯಂತೆ ಪಕ್ಕ ಬಡಿಯಹತ್ತಿತು.

ಬಾಳಾಚಾರ್ಯರು ಎಂದೂ ಉರು ಬಿಟ್ಟು ಹೋಗುವವರಲ್ಲ. ಅವರ ಮನೆಗೆ ಹೋದರೆ ಎಲ್ಲ ಸಮಾಚಾರವೂ ತಿಳಿಯಬಹುದೆನಿಸಿತು. ಆ ವಿಚಾರ ಮಂಡಿದೊಡನೆಯೇ ಅಲ್ಲಿಗೆ ನಡೆದ. ಬಾಳಾಚಾರ್ಯರ ಮನೆಯ ಬಾಗಿಲು ತೆರೆದಿತ್ತು ಪಟ್ಟಿಮು ದಿಕ್ಕಿನ ಗೋಡೆ ಬಿದ್ದದ್ದರಿಂದ ಸಂಜೀ-ಸೂರ್ಯನ ಹೊಂಗಣಗಳು ಆಚಾರ್ಯರ ಮನೆಯನ್ನೇ ಬೆಳಿಗಿದ್ದವು. ಮೊದಲು ದಾದಾನ ಲಕ್ಷ್ಮಿದಲ್ಲಿ ಈ ಸಂಗತಿ ಬರಲಿಲ್ಲ. ಹೊಸ್ತಿಲಲ್ಲಿಯೇ ನಿಂತುಕೊಂಡು, “ಆಚಾರ್ಯ, ಅಚಾರ್ಯ!” ಎಂದು ಕೊಗಿದ. ಉತ್ತರ ದೊರೆಯಲಿಲ್ಲ. ಬಾಗಿಲಲ್ಲಿ ಕೆರವನ್ನು ಬಿಟ್ಟು ಒಳಗೆ ಕಾಲಿಟ್ಟು, ಮನೆ ಬ್ಯೇಲಾಗಿತ್ತು.

ತನ್ನ ಪ್ರತಿಧ್ವನಿಗೆ ತಾನೇ ಹೆದರುವಂತಾಯಿತು. ಒಳಗೆ ಯಾರೂ ಇರಲಿಲ್ಲ. ಪಡೆಸಾಲೆ, ನಡುಮನೆ, ಅಡಿಗೆಮನೆ, ದೇವರಮನೆ ಎಲ್ಲ ಕಡೆಗೂ ಒಳಹೊಕ್ಕು ನೋಡಿದ. ದೇವರಮನೆಯಲ್ಲಿ ಮಾತ್ರ ಆಚಾರ್ಯರು ಉಪಯೋಗಿಸಿದ ವಸ್ತುಗಳೆಲ್ಲ ಬಿದ್ದಿದ್ದವು. ಕೃಷ್ಣಾಜಿನ ಒಂದು ಕಡೆಗೆ ಹಾಸಿತ್ತು. ಅದರ ಮೇಲೆಯೇ ಜಪಮಾಲೆ, ಗೀತೆಯ ಅಡ್ಡ ಓಲೆಗಳು ಬಿದ್ದಿದ್ದವು. ಎಲ್ಲದರ ಮೇಲೂ ಗೇಣು ಎತ್ತರದ ಕಸ ಬಿದ್ದಿತ್ತು. ಸೂರ್ಯನ ಕಿರಣಗಳು ತೀರ ಸಮೀಪದಲ್ಲಿಯೇ ಬಂದಿದ್ದರಿಂದ ಎಲ್ಲ ಕಡೆಗೂ ಬೆಳೆಕು ರುಗರುಗಿಸುತ್ತಿತ್ತು. ದೇವರ ಮುಂದಿನ ನಂದಾದೀಪ ಮಣ್ಣ ಹಿಡಿದು ಹೋಗಿತ್ತು. ಅದರ ತುಂಬ ತುಂಬಿದ ಎಣ್ಣೆಯಲ್ಲಿಯೂ ಮಣ್ಣ ಬಿದ್ದಿತ್ತು.

ದಾದಾ ಅಲ್ಲಿಯೇ ಹಣೆಗೆ ಕ್ಯೇ ಹಚ್ಚಿಕೊಂಡು ಕುಳಿತುಬಿಟ್ಟ. ಪಾದಳಿಗೆ ಹಾಳುರೆದು ಬಂದರೆ ಅಲ್ಲಿ ಕಂಡದ್ದೇನು? ಬೀದಿ, ಮನೆಗಳೆಲ್ಲ ಶೂನ್ಯವಾಗಿದ್ದವು. ಇಲ್ಲಿ ಆಚಾರ್ಯರ ಮನೆಯಂತಾ ಕಳ್ಳ ಹೊಕ್ಕು ಮನೆಯಾಗಿತ್ತು. ದೇವರ ಪಟ್ಟಿಗೆ, ನಂದಾದೀಪ, ಕೃಷ್ಣಾಜಿನ ಎಲ್ಲ ಇವೆ. ಆದರೆ ಆಚಾರ್ಯರಾಗಲಿ ಅವರ ಪತ್ತಿಯಾಗಲಿ ಇಲ್ಲ. ದಾದಾನ ಮನಸ್ಸು ಕಳವಳಕ್ಕೊಡಾಯಿತು. ಉರು ಹಾಳಾಗಿರಬೇಕೇನೋ ನಿಜ, ಆದರೆ ಹೇಗೆ, ಯಾವಾಗ ತಿಳಿದುಕೊಳ್ಳಬೇಕಾಗಿತ್ತು. ದಾದಾ ಅಲ್ಲಿಂದ್ದು ಗೌಡರ ಮನೆಯ ಕಡೆಗೆ ಹೋರಟ.

ಆಗ ಸೂರ್ಯ ಮುಖುಗಿದ್ದ. ಮಣ್ಣ ಬೆಳೆಕು ಎಲ್ಲೆಡೆಗೂ ಹರಡಿತ್ತು. ಬೀದಿಯಲ್ಲಿ ಒಬ್ಬರೂ ಇರಲಿಲ್ಲ. ಗೌಡರ ಮನೆಯ ಕಡೆ ನೋಡಿದಾಗ ದಾದಾನಿಗೆ ತನ್ನ ಕಳ್ಳುಗಳನ್ನು ತಾನೇ ನೆರಬದಂತಾಯಿತು. ಗೌಡರ ವಾಡೆ ಸುಷ್ಟು ಹೋಗಿತ್ತು. ಗೋಡೆಗಳೆಲ್ಲ ನಿತ್ಯಾಣವಾಗಿ ಕುಸಿಬಿದ್ದಿದ್ದವು. ಆ ಹಾಳನ್ನು ನೋಡುವದೇ ದಾದಾನಿಗೆ ಸಾಧ್ಯವಾಗಲಿಲ್ಲ. ಕಳ್ಳೇರು ಉಕ್ಕಿಬಂದವು. ಪಾದಳಿಗೆ ಆಗಿರುವದಾದರೂ

ಎಂದು ಆಶ್ಚರ್ಯಪಡುತ್ತ ಅಲ್ಲಿಂದ ತಿರುಗಿದ.

ಜಾಗೀರದಾರರ ವಾಡೆಯ ಗತಿ ಏನಾಗಿರುವದೋ ಎಂದು ಗಾಬರಿಯಾಗಿ ಅತ್ಯ ಕಡೆಗೆ ನಡೆದ. ನಿಜನವಾಗಿದ್ದ ಗ್ರಾಮದ ಜೀವಿಗಳಲ್ಲಿ ದಾದಾನಿಗೆ ತನ್ನ ಹೆಸ್ಟೆಯ ಸಪ್ಪಳ ತನಗೇ ಕೇಳತೊಡಗಿ ಗಾಬರಿಯಾಯಿತು. ಪುಣ್ಯಕ್ಕೆ ಜಾಗೀರದಾರರ ವಾಡೆ ಹಾಳಾಗಿರಲಿಲ್ಲ. ಆದರೆ ಅಲ್ಲಿಯೂ ಮೊದ್ದಮೊಂದು ಕೇಲಿಯೇ ಅವನನ್ನು ಸ್ವಾಗತಿಸಿತು. ಅಲ್ಲಿಂದ ದಾದಾ ಮತಕ್ಕೆ ಬಂದ. ಮತದಲ್ಲಿ ಪಡದಪ್ಪನವರಿದ್ದರೆ, ಇದೆಲ್ಲ ಹಾಳಿಗೆ ಅವರೇ ಕಾರಣಾಗಿರುವರೇನೋ ಕೇಳಬೇಕೆಂಬ ರೌಸಿನಿಂದ ದಾದಾ ಮತದಲ್ಲಿ ಕಾಲಿಟ್ಟು.

ಮತದಲ್ಲಿಯೂ ಅದೇ ಹಾಡು. ಮತದ ಬಾಗಿಲುಗಳೆಲ್ಲ ತೆರೆದೇ ಇದ್ದವು. ಒಬ್ಬರು ಒಳಗೆ ಇರಲಿಲ್ಲ. ಬೇಸತ್ತು ದಾದಾ ಅಲ್ಲಿಯೇ ಬಂದು ಪಾವಟಿಗೆಯ ಮೇಲೆ ಕುಳಿತುಕೊಂಡ. ಷ್ಟೇಗೆಂದರೆ ಏನೆಂಬ ಕಲ್ಪನೆ ದಾದಾನಿಗಿರಲಿಲ್ಲ. ಷ್ಟೇಗು ಬಂದು ಎಷ್ಟೋ ಜನರು ಸಾಯುತ್ತಿರುವರೆಂದು ಮಾತ್ರ ಅವನು ಕೇಳಿದ್ದ. ಈಗ ಈ ಪರಿಸ್ಥಿತಿಯನ್ನು ನೋಡಿದಾಗ ಇನ್ನೊಂದು ಕಲ್ಪನೆ ಮಾಡಿತು. ಬಹುಶಃ ಜನರು ತನ್ನ ಕಟ್ಟಿಗೆ ಮಾತ್ರ ಕಾಣಾಗಿರಬೇಕೇ ಎಂದೆನಿಸಿತು. ಯಾರಿಗೆ ಗೂತ್ತು? ಅದಕ್ಕೇ ಷ್ಟೇಗು ಎಂದು ಹೆಸರಿದ್ದರೆ? ವಿಚಾರಮಾಡಿಯೇ ದಾದಾನ ತಲೆ ಕೆಟ್ಟಿತು.

ಮಳಿಗಾಲದ ಸಂಚೆ ಬಹಳ ಹೊತು ನಿಲ್ಲಲಿಲ್ಲ. ಹೊಂಬಣ್ಣ ಕರಗಿ ಕತ್ತಲೆ ಆಳವಾಗುತ್ತ ನಡೆಯಿತು. ಅಲ್ಲಲ್ಲಿ ಕಾಗೆಗಳ ಕಾಗುವಿಕೆಯೇ ಕೇಳಿಬರುತ್ತಿತ್ತು. ಉಂಟಾಗಿ ಯಥಾಪ್ರಕಾರ ನಿಜನವಾಗಿತ್ತು. ಕತ್ತಲೆ ಉರನ್ನು ತಪ್ಪಿಕೊಂಡಿತು.

ಚಿಕ್ಕಿಂದಿನಲ್ಲಿ ಕೇಳಿದ್ದ ಬಂದು ಕತ್ತೆ ನೆನಪಾಯಿತು ದಾದಾನಿಗೆ. ಯಾವುದೋ ಬಂದು ಉಂಟಾಗಿ ಯಾರು. ಆ ಉರ ಅರಸನ ಪಾಪದ ಘಲವಾಗಿ ಉರಿಗೂರೇ ಶಾಪಗ್ರಸ್ತವಾಗಿತ್ತಂತೆ. ಬಂದು ದಿನ ಇನ್ನೊಂದು ನಗರದ ರಾಜಕುಮಾರನೊಬ್ಬ ಈ ಉರಿಗೆ ಬಂದ. ಆಗ ಹಗಲಾಗಿತ್ತು. ಉರಲ್ಲಿ ಪೇಟೆ, ಕೊಂಟೆ, ತೋಟಗಳು, ಜೀವಿಗಳು, ಸೌಧಗಳು ಎಲ್ಲ ಇದ್ದವು. ಆದರೆ ಜನರೇ ಇರಲಿಲ್ಲ. ರಾಜಕುಮಾರ ಇಡೀ ದಿನ ತಿರುಗಾಡಿದ. ಒಬ್ಬರೂ ಕಾಣಬರಲಿಲ್ಲ. ಅರಮನೆಯಲ್ಲಿಯೂ ಯಾರೂ ಇರಲಿಲ್ಲವಂತೆ. ರಾಜಕುಮಾರ ಇದೆಲ್ಲವನ್ನೂ ನೋಡಿ ಬೇಸತ್ತುಹೋದ. ಸಂಚಯಾಯಿತು. ಕತ್ತಲೆಯಾಯಿತು. ಉರು ಬಿಟ್ಟು ಹೋಗಬೇಕಿಂದು ರಾಜಕುಮಾರ, ಅರಮನೆಯ ಹತ್ತಿರ ನಿಂತಿದ್ದವನು ಮರಳಿದ. ಕತ್ತಲೆಯಾದೊಡನೆ ಗುಡಿಗಳಿಂದ ಗಂಟೆ ಬಾರಿಸುವುದು ಕೇಳಿಸಿತೆಂತೆ. ಪೇಟೆಯ ತುಂಬ ದೀಪಗಳು

ಬೆಳಗುತ್ತಿದ್ದವು. ಭರದಿಂದ ವ್ಯಾಪಾರ ನಡೆದಿತ್ತು. ವೇಷಭೂಷಣಗಳಿಂದ ಅಲಂಕೃತರಾದ ಜನರು ಓಣಗುಂಟ ಬರುತ್ತಿದ್ದರು. ಕೋಚೆಯ ದಿಕ್ಕಿನಿಂದ ಸನ್ನಿಹಳೆಯ ಸಪ್ಪಳ ಕೇಳಬಂತು. ಅರಮನೆಯಿಂದ ಸಿಂಗರಿಸಿದ ರಥದಲ್ಲಿ ಅರಸ ಬರುತ್ತಿದ್ದ. ಅವನೆಂದು ಸಾಲಾಗಿ ಸೈನಿಕರು ಬರುತ್ತಿದ್ದರು. ರಾಜಕುಮಾರ ಆಶ್ಚರ್ಯದಿಂದ ದಂಗುಬಡಿದು ಹೋದ. ಬೀದಿಯಲ್ಲಿ ಒಬ್ಬ ಯುವಕನನ್ನು ಕಂಡು ‘ಇದೆಲ್ಲ ಏನು?’ ಎಂದು ಕೇಳಿದ. ಆಗ ಆ ಯುವಕನಿಂದ ತಿಳಿದುಬಂತು. ಆ ಉರು ಹಗಲಿನಲ್ಲಿ ಸತ್ತು ಇರುಳಿನಲ್ಲಿ ಬದುಕಿರುತ್ತಿತ್ತು. ಅರಸನ ಪಾಪವೇ ಅದಕ್ಕೆ ಕಾರಣವಾಗಿತ್ತಂತೆ. ಇರುಳೆಲ್ಲ ಸಂಭ್ರಮ, ಆಟಪಾಟಿಗಳು ನಡೆದು ಬೆಳಗಿನಲ್ಲಿ ಎಲ್ಲವೂ ಮಾಯವಾಗಿರುತ್ತಿತ್ತು. ಇರುಳು ಮುಗಿಯುವದರಲ್ಲೇ ಎಲ್ಲವನ್ನೂ ಮುಗಿಸಬೇಕಾಗಿತ್ತು. ಆ ಯುವಕನಿಗೆ ವೇಳೆಯಿರಲಿಲ್ಲ. ಬಹಳ ಹೊತ್ತಿನವರೆಗೆ ನಿಂತು ಮಾತಾಡಲಿಲ್ಲ ಕೂಡ. ಬೆಳಗಾಗುವದರಲ್ಲೇ ಅವನು ತನ್ನ ನಲ್ಲೆಯನ್ನು ಕಂಡು ಬರಬೇಕಾಗಿತ್ತು. ರಾಜಕುಮಾರನಿಗೆ ಹೇಳಿ ಹೊರಟೇ ಹೋದ. ರಾಜಕುಮಾರ ಇಡೀ ರಾತ್ರಿ ತಿರುಗಾಡಿದ. ಯುವಕ ಹೇಳಿದಂತೆಯೇ ಎಲ್ಲವೂ ನಡೆದಿತ್ತು. ಅರಮಣೋದಯವಾಗಿ, ಸೂರ್ಯನ ಹೊಂಗಿರಣಗಳು ಭೂಮಿಯನ್ನು ಮುಟ್ಟಿದಾಗ ಮಾಟ ಹಾಕಿದಂತಾಯಿತು. ಜನರೆಲ್ಲ ಇದ್ದಕ್ಕಿದ್ದಂತೆ ಅದ್ವಯರಾದರು. ಹಗಲ ಬೆಳಕು ಶೂನ್ಯದೊಡನೆ ಉರನ್ನು ಪ್ರವೇಶಿಸಿತ್ತು.

ದಾದಾನಿಗೆ ಅ ಕರೆಯ ವಿವರಗಳೆಲ್ಲ ಈಗ ನೆನಪಾದವು. ಬಹುಶಃ ಪಾದಳ್ಳಿಯೂ ಶಾಪಗ್ರಸ್ತವಾಗಿದೆಯೇನೋ ಎಂದೆನಿಸಿತು. ಪಾದಳ್ಳಿಯಲ್ಲಿ ಪಾಪಕ್ಕೇನೂ ಹೊರತೆಯಿಲ್ಲ ಹೀಗು ಅದರ ಫಲವೇ ಇರಬೇಕು. ಸಾವಕಾಶವಾಗಿ ಕತ್ತಲೆ ವ್ಯಾಪಿಸಿತು. ದಾದಾನಿಗೆ ಮತ್ತೆ ತನ್ನ ಕರೆಯ ನೆನಪಾಯಿತು. ಯಾರಾದರೂ ಬರಬಹುದೇನೋ ಎಂದು ಹೆದರಿಕೆಯೂ ಆಯಿತು. ಕುಶಾಹಲವೂ ಮುಟ್ಟಿತ್ತು. ಅಲ್ಲಿ ಕೂಡಲಾಗದೆ ಮತ್ತೆ ಎದ್ದು ಹೊರಟು.

ಆದರೆ ಪಾದಳ್ಳಿಯ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು. ಕತ್ತಲೆಯ ಉರು ರಾತ್ರಿಯಾದರೂ ಬದುಕಿರುತ್ತಿತ್ತು. ಇಲ್ಲಿ ಇರುಳು ಕೂಡ ಹಗಲಿನಷ್ಟೇ ಶೂನ್ಯವಾಗಿತ್ತು; ಹಗಲಿಗಿಂತ ಹೆಚ್ಚು ಭಯಾನಕವಾಗಿತ್ತು. ಕತ್ತಲೆ, ನಿಜರನತೆ, ಭಯ ಇವೆಲ್ಲವುಗಳ ಮೂಲಕ ಮಾಟದಲ್ಲಿ ದಾದಾನಿಗೆ ನಂಬಿಕೆ ಮೂಡಿತು. ಜನರು ಸ್ತೀರಲಿಕ್ಕಿಲ್ಲ. ಕೇವಲ ತನ್ನ ಕಣ್ಣಿಗೆ ಕಾಣದಾಗಿರುಬೇಕು ಅಪ್ಪೇ ಎಂದುಕೊಂಡ. ರಾತ್ರಿ ಇಲ್ಲಿಯೇ ಇದ್ದುಕೊಂಡು ನೋಡೋಣವೆಂದುಕೊಂಡ.

ಉಟಡ ಗೊಡಪೆ ಇರಲಿಲ್ಲ. ಅದರ ನೆನಪು ಕೂಡ ದಾದಾನಿಗೆ ಆಗಲಿಲ್ಲ.

ಆದರೆ ನಡೆದು ನಡೆದು ಒಂದೇ ಸವನೆ ದಣಿದಾಗಿದ್ದರಿಂದ ನಿದ್ದೆ ಬೇಕೆನಿಸಿತು. ಬಾಳಾಚಾರ್ಯರ ಮನೆಯ ಪಡಸಾಲೆಯಲ್ಲಿಯೇ ತನ್ನ ಕಂಬಳಿಯನ್ನು ಹಾಸಿ ದಾದಾ ಮಲಗಿದ.

ರಾತ್ರಿ ಬಿಲಿಯತ್ತು ನಡೆದಂತೆ ಗೂಗೆಗಳ ಕೂಗು ಕೇಳತೊಡಗಿತು. ಆದರೆ ನಾಯಿಗಳ ಬೋಗಳುವಿಕೆ ಮಾತ್ರ ಕೇಳುತ್ತಿರಲ್ಲ. ದಾದಾನಿಗೆ ನಿದ್ದೆ ಹತ್ತೆಲು ತಡವೇನೂ ಆಗಲಿಲ್ಲ. ನಡುರಾತ್ರಿಯಾಗಿರಬೇಕು. ಕತ್ತಲೆ ದಟ್ಟವಾಗಿ ಹಜ್ಜಿತ್ತು. ದೂರದಿಂದ ಜನರು ಜಗಳಾಡುವ ಸದ್ಗು ಕೇಳಿಸಿತು. ಮಾತು ಸ್ವಷ್ಟವಾಗಿ ಕೇಳುತ್ತಿರಲ್ಲವಾದರೂ, ದನಿ ಏರಿದಂತಿತ್ತು. ಸ್ವಲ್ಪ ಹೊತ್ತಿನ ಮೇಲೆ ವಾಲೀಕರ ಮಲ್ಲ ಓದುತ್ತೋಡುತ್ತ ಬಂದ. “ಗೌಡರ ಹಗೇ ಲಿಂಗಪ್ಪ ಲೂಟಿ ಮಾಡಿಸಿದಾ ಏಳ ದಾದಾ ಏಳ!” ಎಂದು ಕೂಗುತ್ತಿದ್ದ. ಗೌಡಿತಿ ಕರೆದಿರುವಳೆಂದೂ ಹೇಳಿದ. “ಗೌಡರ ವಾಡೇ ಸುಷ್ಟ್ಯತೆಲ್ಲಿಂದೇ? ಗೌಡಿತಿ ಕರಿಯಾಕ ಎಲ್ಲಾದಾಳ?” ಎಂದ ದಾದಾ “ಅಲ್ಲೇ ನೋಡ ಬಾ, ತಿಳಿತ್ತೇತಿ ನಿನಗ?” ಎಂದು ವಾಲೀಕಾರ ಮಲ್ಲ ಅವನನ್ನು ಅವರಸರಿಸಿದ.

ದಾದಾ ಅವನ ಹಿಂದಿನಿಂದಲೇ ನಡೆದ. ಗೌಡರ ವಾಡೆ ಮೊದಲಿದ್ದಂತೆಯೇ ಇತ್ತು. ಪಾರ್ವತೀಪ್ಪ ದಾದಾನನ್ನು ಸನ್ನೆಮಾಡಿ ಒಳಗೆ ಕರೆದಳು. ದಾದಾ ಪಡಸಾಲೆಯಲ್ಲಿ ಕಾಲಿಟ್ಟ. “ಲಿಂಗಪ್ಪ ನನ್ನ ಮನೀ ಹಾಳ ಮಾಡಿದ ದಾದಾ! ದೇವರು ನಿನ್ನ ಬೆನ್ನ ಮೂಗ ಇದ್ದ ಅಂತ ನಿನಗ ಏನ ಆಗಿಲ್ಲ. ನನ್ನ ಕರ್ಮಾ, ಏನ ಮಾಡಾದ್ಯತಿ?” ಎಂದು ಕಣ್ಣೀರು ತೆಗೆದಳು. “ನಿನ್ನ ಮುಗಾ ಇರೂತ್ತಾ ಅಳಬ್ಬಾಡ ಯವ್ವಾ. ಆ ಲಿಂಗಪ್ಪನ್ನ ಒಂದ ಕೈ ನೋಡೇಬಿಡತೇನಿ” ಎಂದು ದಾದಾ ಅವಡಗಷ್ಟಿ ಮೇಲೇಳಬೇಕೆಂದಿದ್ದ. ಅಪ್ಪರಲ್ಲಿ “ಏನ ನೋಡತಿ? ವಾಡೇದ ಕಬಜಾ ತೊಗೊಂಡು ಕುಂತಿನು” ಎಂದು ನಕ್ಕು ಲಿಂಗಪ್ಪ ದಾದಾನ ಮೇಲೇರಿ ಬಂದ. ದಾದಾನಿಗೆ ಪ್ರತಿಭಟಿಸಲು ಶಕ್ತಿಯೇ ಉಳಿದಿರಲಿಲ್ಲ. ಕೆಳಗೇ ಬಿಡ್ಡ. ಅಪ್ಪರಲ್ಲಿ ಜ್ಯೇನರ ಜಿನ್ನಪ್ಪ ಬಂದು, “ಬಿಳು ದಾದಾ, ಮರದಾಗ ಚಿಮಣಾ ಸತ್ತುಬಿದ್ದಾಳ!” ಎಂದು ಕೈಹಿಡಿದು ಎಬ್ಬಿಸಿದ.

ದಾದಾ ಗಾಬರಿಗೊಂಡು ಎದ್ದು ಕುಳಿತು. ಪಶ್ಚಿಮದಿಕ್ಕಿನಿಂದ ಬೀಸುವ ಗಾಳಿಗೆ ಬೆವೆತ ಮೃಬಿಡಿದ್ದರಿಂದ ಚಳಿಯೆನಿಸಿತು. ಕಣ್ಣೊರೆಸಿಕೊಂಡು ನೋಡಿದಾಗ ಕತ್ತಲೆ ರಾವುಬಡಿಯುತ್ತಿತ್ತು. ಇದೇನು ಕನಸೋ, ಅಥವಾ ಭೂತಚೇಷ್ಟೆಯೋ ಅವನಿಗೆ ತಿಳಿಯದಾಯಿತು. ಗೂಗೆ ಮತ್ತೊಮ್ಮೆ ಕೂಗಿತು. ಅಲ್ಲಿ ಮಲಗಲೂ ಧೈಯರಾಗಲಿಲ್ಲ ದಾದಾನಿಗೆ. ಸರಕಾರೀ ತೋಟಕ್ಕಾಡುರೂ ಹೋಗೋಣವೆಂದು

ಅಲ್ಲಿಂದೆದ್ದು ಹೊರಟ. ತೋಟದಲ್ಲಿ ಯಾರಾದರೂ ಭೇಟಿಯಾಗಬಹುದೆಂದು ಅವನಿಗೆ ಆಸೆಯಿತು.

ಇನ್ನೂ ರಾತ್ರಿ ಇತ್ತು ದಾದಾ ತೋಟದಲ್ಲಿಯ ಗುಡಿಕಲಿನ ಹತ್ತರ ಹೋಗಿ ಕೂಗಿದ. ಒಳಗಿಂದ ‘ಯಾರವರು?’ ಎಂದು ದನಿ ಕೇಳಿಬಂತು. ದಾದಾ ತನ್ನ ಹೆಸರು ಹೇಳಿ ಒಳಗೆ ನಡೆದ. ಕಮತಿಗರ ಕರಿಯಪ್ಪ ಅಲ್ಲಿ ಮಲಗಿದ್ದ. ದಾದಾನ ಗುರುತು ಹಕ್ಕಿದೊಡನೆ ಕರಿಯಪ್ಪ ಅವನ ಕುತಿಗೆಗೆ ತೆಕ್ಕೆಬಿದ್ದು ಅಳಹತ್ತಿದ. ದುಃಖದ ಆವೇಗ ಕಡಿಮೆಯಾದ ಮೇಲೆ ಇಬ್ಬರೂ ಮಾತಾಪುತ್ರ ಕುಳಿತರು. ಕರಿಯಪ್ಪ ಪಾದಳಿಯ ಅವಸ್ಥೆಯನ್ನೆಲ್ಲ ವಿವರಿಸಿದ.

ಬಂದುದಿಂದ ನಡುಗುತ್ತೋ ದಾದಾ ಚಿಮಣಾಳ ವರ್ತಮಾನವನ್ನು ಕೇಳಿದ. ಕರಿಯಪ್ಪ ತನಗೆ ಗೊತ್ತಿದಷ್ಟನ್ನು ಹೇಳಿದ. ಅದನ್ನು ಕೇಳಿ ದಾದಾನ ರಕ್ತ ಕುದಿಯಿತು. “ಹಾಗಾರ, ಆಕೀ ಕೂಸು ಎಳ್ಳೈತ್ತಿ?” ಎಂದು ಆತ್ಮನಾಗಿ ಕೇಳಿದ.

“ಕೂಸು ಮಾದಾರ ಮಲ್ಲೀ ಹಂತ್ಯಾಕ ಇತ್ತು. ಅದರ ಮಾದರಗೇರ್ಯಾಗ ಹೋಳಿನೀರು ಹೊಕ್ಕು ಹಾಳ ಮಾಡಿದಾಗ, ನಿಂದರಲಾಕ ಜಾಗಾ ಸಿಗಲಿಲ್ಲ. ಆಗ ಮಾದರ ಚನ್ನಾ ಮಲ್ಲಿನ್ನ ಮತ್ತು ಆ ಕೂಸಿನ್ನ ಕರಕೊಂಡು ಸೊಲ್ಲಾಪುರಕ್ಕೆ ಹೋದ. ಅಲ್ಲೀ ಅವನ ಸ್ವಾದರತ್ತಿ ಮಗಳ ಅದಾಳಂತ. ಬದಕಿದ್ದರ ಸೊಲ್ಲಾಪುರದಾಗ ಇರಬೇಕು. ಅದರ ಆ ಕೂಸು ದೊಡ್ಡಾದದ್ದು ಆಚಾರೆಪನ ಕಣ್ಣ ಕಾಣಬೇಕಾಗಿತ್ತು” ಎಂದು ನುಡಿದ.

ಬಾಳಾಕ್ಕಾರ್ಯರು ತುಂಬಿದ ಹೋಳಿಯಲ್ಲಿ ತೇಲಿಹೋದ ಕತೆಯನ್ನು ಕರಿಯಪ್ಪ ಹೇಳಿದಾಗ ದಾದಾನ ಕಣ್ಣಿಗೆ ಕತೆಲುಗಿಯಿತು. “ಎಂತಾ ಪುಣ್ಯವಂತರು! ಅವರಿಗೂ ಈ ಸಾವು ಬಂತ!” ಎಂದು ದಾದಾ ಉದ್ದರಿಸಿದ.

“ತಮ್ಮ, ಈ ಬ್ಯಾನ್ಯಾಗ ಹ್ಯಾದವರೆಲ್ಲ ಪುಣ್ಯವಂತರಂತ ತಿಳಿ. ಈಗ ಸೋಡಿದಿಲ್ಲೋ? ಭೂಮಿ, ಬೀಜಾ ಕಾಣಸೋವರು ಗತಿ ಇಲ್ಲದ ಬಿದ್ದೆತ್ತಿ. ಕೆಲಸ ಮಾಡಿಟ್ಟ ಭೂಮಿ, ಮಳೀ ಆಗಿ ಹಸಿ ಆಗೇತಿ. ಬಿತ್ತಲಾಕ ಜನಾನ ಇಲ್ಲ! ಈ ಉರಾಗ ಸತ್ವವರ್ಯಾರೋ ಬದುಕಿದವರಾರೋ ಲೆಕ್ಕಾನ ಇಲ್ಲ. ಪ್ರೇಗ ಬಂದ್ಯೆತಿ ಅಂತ, ಮನ್ಯಾಗ ಇದ್ದವರನ್ನೆಲ್ಲ ಚಂಡಹಿಡಿದು ಹೊರಗ ದಬ್ಬಿದರಂತ! ಉರಿ ಬಂದನ್ನಿಂತೋ ಬಿದ್ದವರನ್ನು ಪೋಲೀಸರು ಎತ್ತಿ ಹೊರಗ ಒಗದರಂತ. ಏಸೋ ಜನರು ಹೆದರೇ ಸತ್ತರಂತ. ಉಳಿದವರು, ತಮ್ಮ ಹತ್ತಿರದವರು ಇದ್ದಲ್ಲಿ ಇರಲಾಕ ಹೋಗ್ಯಾರಂತ. ಬಾಳೀವು ಏನ ಸುಕಾ ಏತಿ, ಹೇಳು ದಾದಾ?” ಎಂದು ಕೇಳಿದ.

ಕರಿಯಪ್ಪ ಹೇಳಿದ ಕತೆ ಹೃದಯವಿದ್ರಾವಕವಾಗಿತ್ತು. ಸತ್ಯಪೂರ್ಣವಾಗಿ ಸಮೃದ್ಧವಾಗಿ ಬೆಳೆದಿದ್ದ ಭಾಳು, ಕ್ಷಣದಲ್ಲಿ ನಿನಾರ್ಮಾಗುವದೆಂದರೇನು? ಹೊಳೆ, ಪ್ಲೇಗು, ಬೆಂಕಿ, ಸಾವು ನೂರು ರೂಪಗಳಲ್ಲಿ ಪ್ರಕಟವಾಗಿ ಪಾದಲ್ಯಾಯನ್ನು ನುಂಗಿತ್ತು. ದಾದಾನಿಗೆ ಏನೇನೋ ಕೇಳಬೇಕೆಂದೆನಿಸಿತ್ತು. ಆದರೂ ಕೇಳುವದಾಗಲಿಲ್ಲ. ವಿಚಾರಗಳು ಅಸ್ವಷ್ಟವಾಗಿದ್ದವು. ತನ್ನ ಉರು ಇಪ್ಪು ಬೇಗ ಹೇಗೆ ಹಾಳಾಯಿತೆಂಬುದೇ ಒಡಿಯಲಾಗದ ಒಗಟಾಗಿತ್ತು. ದಾದಾ ದಂಗುಬಡಿದು ಹೊಗಿದ್ದ. ಆದರೂ ಏನಾದರೂ ಕೇಳುತ್ತಿರಬೇಕೆಂದು ಕೇಳಿದ. “ಮತ್ತು ಇಂತಾ ಅನಾಹತದಾಗ ನೀ ಹ್ಯಾಗ ಉಳಿದೆಪಾ?” ಎಂದು ಕೇಳಿದ.

ಕರಿಯಪ್ಪ ಕೆಮ್ಮೆದ. ಒಮ್ಮೆ ತಲೆ ಅಲ್ಲಾಡಿಸಿ ಹಿಂದನ ನೆನಪೊಂದನ್ನು ಜಗ್ಗುವವರಂತೆ ಕ್ಷೇತ್ರಾಚಿ ಹೇಳಿದ: “ಏನ ಹೇಳೂದ್ದೇತಿ ಬಾರಪಾ! ಪಡದಪ್ಪನವರ ಗೂಡು ಸಾತೇನಹ್ಯಾಗೆ ಹೊಗಿದ್ದೆ ಅಂತ ಬದಕಿ ಉಳಿದೆ ಅನ್ನ. ಬಿಮಣಾ ಸತ್ತ ಸುದ್ದಿ ಬರಾಣ ಪಡದಪ್ಪನೋರು ಸೊಲ್ಲಾಪುರಕ್ಕೆ ಜಿಗಿದರು! ನಾನು ಇತ್ತಾಗ ಉರ ಕಡೆ ಬಂದ್ದಿ. ಮಾಡ್ಯಾಗ ಕಾಶೀಮಸಾಬ ತನ್ನ ಮನಿಯವರ ಕಟಿಗೊಂಡು ವಿಜಾಪುರಕ್ಕೆ ಹೊಂಟಾವ ಇದರಿಗೆ ಭೆಟ್ಟಿಯಾದ. ‘ಉರಿಗ್ಯಾಕ ಹೊಂಟೆಲೇ? ಜೀವ ಬ್ಯಾಡಾಗೇತಿ ಏನು? ಬೇಕಾರ ತ್ವಾಟದಾಗ ಹೊಗಿ ಇರು’ ಅಂದ. ನನ್ನ ಹೆಂಡು ಮಕ್ಕಳು ಪಿಡುಗಿನ್ನಾಗ ಸತ್ತ ಹೊಗಿದ್ದರು ಅಂತ ಅವನ ಹೇಳಿದ. ಇಲ್ಲಿಗೆ ಬಂದ ವಸ್ತೀ ಹಾಕಿದೆ. ದಿನಾನೂ ಉರ ಬಿಟ್ಟು ಜನಾ ಹೋಗೊಂಡು ನೋಡಿಕೊಂತ ಇರುತ್ತಿದ್ದೆ. ನಾನು ಹೋಗಬೇಕನ್ನಾವನ! ಆದರ ಧಣಿ ಅನ್ನು ಉಂಡು ಬೇಳಿದ ದೇಹ, ಧಣಿ ಬೇಳಿ ಕಾಯುಕೊಂತ ಇಲ್ಲೇ ಬೀಳಲಿ ಅಂತ ಇದ್ದಬಿಟ್ಟೆನು. ಇಲ್ಲೇ ಮಾಡ್ಯಾಗೊಂಡು ಬಂದು ದಿವಸ ಇತ್ತಲ್ಲ? ನಂದರ ಏನ ಏತಿ? ಹೆಂಡರಿಲ್ಲಾ, ಮಕ್ಕಳಿಲ್ಲಾ! ಪಡದಪ್ಪನವರ ಮತಾ ಏನು, ಧಣೇರ ತ್ವಾಟಿ ಏನು, ಎಲ್ಲಾ ಬಂದ ಅಲ್ಲ?” ಎಂದು ಕರಿಯಪ್ಪ ದೀರ್ಘವಾದ ನಿಟ್ಟಿಸಿರಿನೊಂದಿಗೆ ಹೇಳಿದ.

ಇಬ್ಬರಿಗೂ ಮಾತು ಮುಗಿಸುವದು ಬೇಕಾಗಿರಲಿಲ್ಲ. ದಾದಾ ಮತ್ತೆ ಮತ್ತೆ ಏನಾದರೂ ನೆನಪು ಬಂದು ಕೇಳುತ್ತಿದ್ದ. ಗೌಡರ ವಾಡೆಯಲ್ಲಿ ಪಾರ್ವತೀವ್ವಜ್ಞರದಿಂದ ನರಭುತ್ತ ಬಿದ್ದದ್ದು, ಹೊರಗೆ ಹಾಕಬೇಕೆಂದರೂ ಸಾಧ್ಯವಾಗದೆ ಇದ್ದದ್ದು, ಅದೇ ವಾಡಗೆ ಬೆಂಕಿ ಹಚ್ಚಿದ್ದು, ಮರದಲ್ಲಿಯ ಅನಾಹತಗಳು, ಜಿಮಣಾಳ ಆತ್ಮಹತ್ಯೆ, ಬಾಳಾಚಾರ್ಯರು ಹೊಳೆಯಗುಂಟ ತೇಲಿಹೊರದ್ದು, ಅವನ ಕಣ್ಣ ಮುಂದೆ ದುಃಖಿದ ಮೆರವಣಿಗೆ ಬಂದೇ ಸವನೆ ನಡೆದಿತ್ತು. ಸತ್ತು

ಹೋದವರೆಲ್ಲರೂ ಆಶ್ಚೀರ್ಯರಾಗಿದ್ದರು. ಆಡುತ್ತಾಡುತ್ತ ಕತೆ ಹಿಂದಕ್ಕೆ ಹೋಗುತ್ತಿತ್ತು. ದಾದಾ ತನ್ನ ಪರಾಕ್ರಮವನ್ನೆಲ್ಲ ಒಂದೊಂದಾಗಿ ನನೆಯುತ್ತಿದ್ದ ಗೌಡರ ಹೆಲದಲ್ಲಿಯ ಬೆಳೆಯನ್ನು ಕದಿಯಲು ಬಂದಾಗ ತಾನು ಅವರನ್ನು ಓಡಿಸಿದ್ದು, ತನ್ನ ಮೇಲೆ ವಾರಂಟು ಇದ್ದಾಗ ಪಾರ್ವತೀವೈ ತನ್ನನ್ನು ಉಳಿಸಿಕೊಂಡದ್ದು, ಹೋಳಿಮಣಿಮೆಯ ಸಂದರ್ಭದಲ್ಲಿ ಗೌಡರ ಮನೆಯನ್ನು ಕಾದದ್ದು-ಒಂದೇ, ಎರಡೇ? ಈ ಎಲ್ಲ ಗೊಂದಲಗಳಿಗೂ ಗೌಡರ ಮರಣ, ಅದಕ್ಕೂ ಹಿಂದೆ ಹೋದರೆ ತನ್ನ ಕಕ್ಷನ ಮರಣ, ಚಿಮಣಾಳ ಕೌಮಾರ್ಯಭಂಗ ಇವು ಮೂಲವಾಗಿದ್ದವು. ದಾದಾ ಎಲ್ಲರ ಬಗ್ಗೆಯೂ ಕೇಳಿಕೊಂಡ. ಬಾಳಾಚಾರ್ಯರಿಂದ ಮೊದಲ್ಲಿಂದ ವಾಲೀಕಾರ ಮಲ್ಲನವರೆಗೂ ಎಲ್ಲರ ಸಮಾಚಾರವೂ ಅವನಿಗೆ ಬೇಕಾಗಿತ್ತು.

ಮೂಡಣದಲ್ಲಿ ಹೊತ್ತು ಮೂಡುವವರೆಗೂ ಇಬ್ಬರೂ ಮಾತಾಡಿದರು. ಕರಿಯಪ್ಪನಿಗಂತೂ ಇತ್ತೀಚೆಗೆ ಒಂಟಿಗತನದಲ್ಲಿ ಕಳೆಕಳೆದು ಜನರೆಂದರೆ ಬಂಗಾರವಾಗಿತ್ತು. ದಾದಾ ದೊರೆತದ್ದು ನಿಧಿ ದೊರೆತಂತಾಗಿತ್ತು. ಹೊಟ್ಟಿ ತುಂಬ ಇಬ್ಬರೂ ಮಾತಾಡಿಕೊಂಡರು. ಬೆಳಗಾದ ಮೇಲೆ ಮಾತು ಮುಗಿಸುವದು ಅನಿವಾರ್ಯವಾಗಿತ್ತು.

ದಾದಾನಿಗೆ ಇನ್ನೊಮ್ಮೆ ಪಾದಳ್ಯಾಯನ್ನು ಕೆಳ್ಳಿಮುಟ್ಟು ನೋಡಬೇಕಾಗಿತ್ತು. ತಿರುಗಿ ಇಂದುಪುರಕ್ಕೆ ಹೊರಡುವ ಮುನ್ನ ಪಾದಳ್ಯಾಯನ್ನೊಮ್ಮೆ ನೋಡಿಕೊಂಡು ಹೋಗಬೇಕಾಗಿತ್ತು. ಕರಿಯಪ್ಪನನ್ನು ಜೊತೆಮಾಡಿಕೊಂಡು ಉರೋಳಿಗೆ ತಿರುಗಿ ಹೊರಟ. ಕರಿಯಪ್ಪ ಇನ್ನೂ ಉಳಿದಿದ್ದ ಮಾತುಗಳನ್ನು ದಾರಿಯಲ್ಲಿಯೇ ಹೇಳಿದ.

ಮತ್ತೆ ಬರಿದಾಗಿದ್ದ ಪಾದಳ್ಯಾ ಅವನನ್ನು ಸ್ವಾಗತಿಸಿತು. ಬಿರುಗಾಳಿ ಹಾಗೂ ಮಳೆಯ ಹೊಡೆತಕ್ಕ ಕೆಲವು ಮನೆಗಳು ಬಿದ್ದಿದ್ದವು. ಉಳಿದ ಮನೆಗಳು ಮಾತ್ರ ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದವು. ಯಾರದೋ ಬರವಿಗಾಗಿ ಕಾಯುವಂತಿದ್ದವು. ಎಂದು ತಿರುಗಿ ಪಾದಳ್ಯಾ ತುಂಬಬೇಕೋ ಎಂದು ದಾದಾ ಜಿಂತಿಸತ್ತೊಡಗಿದ. ವರ್ಷದ ಹಿಂದೆಯೇ ಪಾದಳ್ಯಾ ಬರಿದಾಗಿಕೊಂಡಿತ್ತು. ದೇಶಪಾಂಡೆಯವರ ವಾಡೆಯ ಬಾಗಿಲಂತೂ ಎಂದೋ ಮುಖ್ಯಿತ್ತು. ಪುತಳಿಬಾಯಿ ಸತ್ತು ಬಾಪೂಸಾಹೇಬ ಕನಕೇರಿಗೆ ಹೋದೊಡನೆ ಜಾಗೀರದಾರರ ದೊಡ್ಡವಾಡೆ ಬರಿದಾಗಿತ್ತು. ಗೌಡರ ಸತ್ತಕೂಡಲೆ ಅವರ ಮನೆ ಬರಿದಾಗುವ ದಾರಿಯನ್ನೇ ಕಾಯುತ್ತಿತ್ತು. ಈಗ ಹಿಡುಗು ಬಂದು, ಹೋಳಿ ತುಂಬಿ ಬಂದು ಉಳಿದವರನ್ನು ಹೊರಡೊಡಿದ್ದವು. ಪಾದಳ್ಯಾಯ ನೆಲಕ್ಕೆ ಮನುಷ್ಯವಸತಿಯ ಬೇಸರ ಬಂದಿತ್ತೇನೋ!

ಆ ಹಾಳನ್ನು ಕೆಳ್ಳಿಂದ ನೋಡಿ ದಾದಾನಿಗೆ ಅಲ್ಲಿ ನಿಲ್ಲುವದಾಗಲಿಲ್ಲ.

ಹಳೆಯ ನೆನಪುಗಳ್ಲ ಅಲ್ಲಿ ದೆವ್ವಾಗಿ ತಿರುಗಾಡುತ್ತಿರುವಂತೆ ಕಂಡಿತು. ಚಾವಡಿಯ ಹಿಂದೆಯೇ ದಾದಾ ಕಾರಮಣ್ಣಮೆಯ ದಿನ ಎತ್ತುಗಳನ್ನು ತರುಬಿಡ್ಡ ಚಾವಡಿಯಲ್ಲಿ ಪಕರ್ದಿನ್ನೇನ ಫೋಜದಾರನ ಜೊತೆಗೆ ಜಗತ್ತಾಡಿದ್ದ್ಯ ಗೋಪಾಲಕೃಷ್ಣನ ಗುಡಿಯ ಕಟ್ಟಿಯ ಮೇಲೆ, ಬ್ರಾಹ್ಮಣರ ಮನೆಗಳಿರುವ ಬೀದಿಯಲ್ಲಿ ಭಾಳಾಚಾರ್ಯರ ಎತ್ತರವಾದ ಮೂರ್ತಿ ತಿರುಗಾಡುವದನ್ನು ಹೇಗೆ ಮರೆಯಬೇಕು? ಗರಡಿಮನೆಯ ಗೋಡೆಗಳ ಮೇಲೆ ಒಿಸಿದ್ದ ಹನುಮಂತನ ವಿಕಾರವಾದ ಚಿತ್ತಕ್ಕು ಇಂದು ಎಂಥ ಜೀವಕಳೆ ಬಂದಿತ್ತು! ಮನುಷ್ಯ ವಸತಿಯ ವಾಸನೆ ಬಡಿದು ಬಡಿದು ಪಾದಳ್ಯಯ ನೆಲ ಇನ್ನೂ ಸಚೀವವಾಗಿತ್ತು ಅಥವ ಇಸ್ತೆದ ಮನೆಬಾಗಿಲುಗಳನ್ನು ನೋಡಿದಾಗ ಇನ್ನೂ ಯಾರೋ ಅಲ್ಲಿರುವರೆಂಬ ಸಂಶಯ ಬರುತ್ತಿತ್ತು. ಇಬ್ಬರೂ ಮೌನವಾಗಿಯೇ ತಿರುಗಾಡಿದರು. ಕೊನೆಗೆ ನೆನಪು ಅಸಹನೀಯವಾಯಿತೇನೋ ಹೊಳೆಯ ತೀರದೆಡೆಗೆ ನಡೆದರು. ನೀರಗಸೆಯಿಂದ ಮುಂದೆ ಬಂದಾಗ ದಾದಾನಿಗೆ ಭಾಳಾಚಾರ್ಯರು ನದಿಯಲ್ಲಿ ತೇಲಿ ಹೋದ ಸಂಗತಿ ನೆನಪಾಯಿತು. ಆ ಸ್ಥಳವನ್ನು ನೋಡುವ ಕುಶಾಹಲವಾಗಿ ಕರಿಯಪ್ಪನನ್ನು ಕೇಳಿದ. ಕರಿಯಪ್ಪ ತೋರಿಸಿದ ಮಣಿಸೆಮರ ಸ್ವಲ್ಪ ಅಂತರದಲ್ಲಿಯೇ ಇತ್ತು.

“ಆಚಾರೆಪ್ಪ ಹೋಳೇ ಬಿದ್ದಾಗ ಇಲ್ಲಿತನಾ ಹೋಳೇ ಬಂದಿತ್ತು?”

“ಹೌದು, ಅವರು ಜಾಲೀಗಿಡದ ಆಚ್ಚಾಕ ಹೋದಾಗ, ದಂಡೀ ಕಡೆ ಕ್ರಮಾಡಿ ಮುಳುಗಿದರಂತ. ಆಗ ದಂಡೀ ಮ್ಯಾಗಿದ್ದ ಒಬ್ಬಿಬ್ಬರು, ನೋಡಿದವರು ಹೇಳುತ್ತಿದ್ದರು” ಕರಿಯಪ್ಪ ಹೇಳಿದ.

ನದಿಯ ಪ್ರವಾಹ ಇನ್ನೂ ಸೋಕ್ಕನಿಂದಲೇ ಹರಿಯುತ್ತಿತ್ತು. ಪಾದಳ್ಯಯನ್ನು ನುಂಗಿದ್ದರೂ ಅದಕ್ಕೆ ದುಃವಿವಾಗಿರಲಿಲ್ಲವೇನೋ! ತಾನೂ ಏಕ ಈ ಪ್ರವಾಹದಲ್ಲಿಯೇ ಈಸುಬಿದ್ದ ಮುಳುಗಿಹೋಗಬಾರದು ಎಂದು ದಾದಾನಿಗೆ ಎನಿಸಿತು.

ದಾದಾ ಪ್ರವಾಹವನ್ನೇ ನೋಡುತ್ತ ನಿಂತಿದ್ದ. ತೆರೆಗಳು ಸಾಲುಗಟ್ಟಿ ಹರಿಯುತ್ತಿದ್ದವು. ಕಾಲನ ಅನಾಸಕ್ತಿಯಪ್ಪೇ ಹೊಳೆಯ ಅನಾಸಕ್ತಿ ಆಶ್ಚರ್ಯಕರವಾಗಿತ್ತು. ಅನಂತದ ಸಂಕೇತದಂತೆ ನೆಲವನ್ನು ಕಚ್ಚೊಂಡೇ ಮುಂದೆಮುಂದೆ ಸಾಗಿತ್ತು. ದಂಡೆಯ ಮೇಲಿನ ಜೀವನ ಬದಲಾಗುತ್ತ ನಡೆದಿದ್ದರೂ, ಅದಕ್ಕಾಗಿ ಯೋಚಿಸುವಪ್ಪ ಅವಕಾಶ ನದಿಗಿರಲಿಲ್ಲ. ಈ ನದಿಯ ಎದುರು ಪಾದಳ್ಯ ಮೊನ್ನೆ ಮೊನ್ನೆ ಮಟ್ಟಿ ಕಣ್ಣಿ ತೆರೆದ ಕೂಸು. ಮಟ್ಟಿದ್ದ ಆಯುಷ್ಯ ಮುಗಿದೊಡನೆಯೇ ಸತ್ತಮೋಗಿತ್ತು. ತನ್ನ ಕರ್ತವ್ಯವೆಂಬಂತೆ ಪಾದಳ್ಯಯ

ಶ್ರವಣವನ್ನು ಮುಗಿಸಿ ಹೋಳಿ ಮುಂದೆ ಸಾಗಿತ್ತು. ನೇಲ ನೀರುಗಳು ಒಂದನ್ನೂಂದು ತಜ್ಞಕೊಂಡು ಏನೋ ಕಿವಿಮಾತು ಹೇಳುವಂತಿದ್ದವು.

ದಾದಾ ನೋಡುತ್ತಲೇ ಇದ್ದ. ತೆರೆಯ ಹಿಂದೆ ತೆರೆಗಳು ಸಾಲುಗಟ್ಟಿ ನಡೆದಿದ್ದವು. ಹುಟ್ಟು-ಸಾಪುಗಳಿಲ್ಲದ ನದಿಯ ಒಡಲಿನಲ್ಲಿ ತೆರೆ ಹುಟ್ಟಿಸಾಯಿವ ಲೀಲೆ ಬೆರಗುಗೊಳಿಸುವಂತಿತ್ತು. ಹೋಳಿಯ ದಂಡೆಯಿಂದ ಹಿಂದಿರುಗಿ ನೋಡಿದಾಗ ಪಾದಳ್ಳಿ ಜೀವ ಹೋದ ದೇಹದಂತೆ ಬಿದ್ದಿತ್ತು. ಪುನರುಜ್ಞವನದ ಆಸೆಯಿಲ್ಲದೆ ಬಿದ್ದಂತಿತ್ತು.

ಆದರೂ ಹಾಗೆನ್ನೆಲು ಬರುವಂತಿರಲ್ಲಿ. ಅಪಾರವಾದ ಜಲರಾಶಿಯಿಂದ ತುಂಬಿಕೊಂಡ ಹೋಳಿ ಇನ್ನೂ ಹರಿಯುತ್ತಿದೆ. ನೇಲ ಸುತ್ತಲೂ ಮೈಚಾಚಿದೆ. ದಂಡೆಯ ಮೇಲೆ ಈಗಾಗಲೇ ಹಲ್ಲು ಚಿಗುರಿಲಿಲ್ಲವೇ? ಯಾರಿಗೆ ಗೊತ್ತು? ಜೀವನ ಹುಟ್ಟುವದೇ ಒಂದು ವಿಸ್ತೃಯ! ಪಾದಳ್ಳಿ ತುಂಬಿಕೊಳ್ಳುವದಿಲ್ಲವೆಂದು ಹೇಗೆ ಹೇಳಬೇಕು? ಪಿಡುಗಿಗೆ ಹೇದರಿ ಓಡಿದವರು ತಿರುಗಿ ಬರಬಹುದು. ಪಾದಳ್ಳಿ ಅವರಿಗಾಗಿ ಕಾಯುತ್ತಿದೆ. ತಾನು ತಿರುಗಿ ಬಂದಿರಲ್ಲಿವೇ? ಹೊಸ ಸ್ಯಾಷ್ಟಿಯ ಕೃಷಿ ಕರ್ಮದಲ್ಲಿ ಕರಿಯಪ್ಪ ಈಗ ನಿರತನಾಗಿರಲಿಲ್ಲವೇ? ಜಾಗೀರದಾರರ ತೋಟವನ್ನು ಸಾಗು ಮಾಡುವ ಹೋಣೆಯನ್ನು ಹೊತ್ತಿದ್ದ. ಲಕ್ಷ್ಮೀಬಾಯಿ ಇನ್ನೂ ಬಂಡೋದೆಯಲ್ಲಿ ಇದ್ದಾಳೆ. ಅವಳ ವಂಶವನ್ನು ಮುಂದುವರಿಸಲು ಯಾರಾದರೂ ಬರಬಹುದು. ದೇಶಪಾಂಡೆ ಮನೆತನದ ವಂಶ ಇನ್ನೂಂದು ಕಡೆಗೆ ಬೆಳೆಯುತ್ತಿರಲ್ಲಿವೇ? ಪಾದಳ್ಳಿಯ ಸಮುದ್ರಿ ಈ ಬೀಜಗಳಲ್ಲಿಯೇ ಅಡಗಿತ್ತು. ನೇಲದ ಅಕ್ಷಯ ಪಾತ್ರೆ ಎಂದೂ ಬರಿದಾಗಲಾರದು. ಸತ್ಯವರು ತಿರುಗಿ ಬರಲಿಕ್ಕಿಲ್ಲ. ಆದರೆ ದಿಕ್ಕು ದಿಕ್ಕಿನಲ್ಲಿ ಚೆಲ್ಲಿಹೋದ ಪಾದಳ್ಳಿಯ ಸತ್ಯ ತಿರುಗಿ ಒಂದು ಕಡೆಗೆ ಕೂಡಲೇಬೇಕಾಗಿದೆ. ಅದಕ್ಕೆ ಕಾಲಬೇಕು. ಬರಿದಾಗಿ ಯಾವುದೂ ಉಳಿಯಲಾರದಂಬುದಕ್ಕೆ ಈ ನದಿಯ ಪ್ರವಾಹವೇ ಸಾಕ್ಷಿಯಾಗಿತ್ತು. ಪಾದಳ್ಳಿ ಬರಿದಾಯಿತೆಂದು ಹೋಳಿಯೇನೂ ಬ್ರತಿಹೋಗಿಲ್ಲ.

ಆದರೂ ದಾದಾನಿಗೆ ದುಃಖ ತಡೆಯಲ್ಲ. ಜಿಮಣಾಳ ದುರ್ಮರಣ, ಬಾಳಾಚಾಯರ ಸಾಪು, ಲಕ್ಷ್ಮಿ ಪರದೇಶಿಯಂತೆ ಬೇರೆ ಉರನ್ನು ಸೇರಿದ್ದು ಇವು ಅವನ ವೈಯಕ್ತಿಕ ದುಃಖಗಳಿಗಿದ್ದವು. ಅಪುಗಳನ್ನು ನೆನೆದು ಕಣ್ಣೀರು ಸುರಿಸಹತ್ತಿದ. ಅದನ್ನು ನೋಡಿ ಕರಿಯಪ್ಪ ಕಾರಣವನ್ನು ಕೇಳಿದಾಗ ಹೇಳಲೇಬೇಕಾಯಿತು. “ಯಾರ ಸಲುವಾಗಿ ಬದುಕಬೇಕಾಗೇತಿ, ಹೇಳು ಕರಿಯಪ್ಪ?” ಎಂದು ಗೋಳಾಡಿದ.

“ಹುಣ್ಣ ಅದೀ ನೋಡು ದಾದಾ. ನಾ ಉರಿಂದ ಬರುದರಾಗ ನನ್ನ ಹೇಳಣಿ, ಮೂರು ಮಕ್ಕಳು ಸತ್ತುಹೊದರಂತ ಕೇಳಿದರೂ ನಾನಿನಾಣಿಗ ಹುಣ್ಣ ಆಗಲಿಲ್ಲ. ಮನ್ಯಾ ಇರೂತನಾ ಸಾಯಿತೀನಿ ಅಂತ ಅನಭಾರದು ನೋಡು. ಇದ್ದಾಗ ಸತ್ತಾಂಗ ಇರಬಾರದು ನೋಡು. ನಾ ಇರೊಮಟ್ಟಾ ತ್ವಾಟ್ಟಾ ಸಾಗಮಾಡಿ, ಧಣೀರ ಸೇವಾ ಮಾಡುದ್ದಲ್ಲ? ಹಾಗ ನೀನೂ ಇರಬೇಕು. ಆಚಾರೆಪ್ಪ ಹೇಳಿದ್ದರು, ‘ದೇವರು ಜನ್ಮಾಗಿ ನಷ್ಟಿಸುತ್ತಿರುತ್ತಾನು. ಯಾರ ಕೆಲಸಾನೂ ದೇವರಿಗೆ ಬ್ಯಾಡಾಗೂದ್ದಲ್ಲ’, ಸಾಯಾಕ ನಾವು ಹುಟ್ಟಿದ್ದರ, ಈಟ ದಿನಾ ಬಾಳೇ ಯಾಕ ಮಾಡಬೇಕು? ಏಳ, ಏಳ’ ಎಂದು ಎಲ್ಲಿಲ್ಲದ ಅಕ್ಕರತೆಯಿಂದ ಎಬ್ಬಿಸಿದ.

ದಾದಾ ಎದ್ದ. ಅವನ ಮನಸ್ಸು ನಿರ್ವಿಜ್ಞಾವಾಗಿತ್ತು. ಹೊಳೆ ಶಾಂತವಾಗಿ ಹರಿಯುತ್ತಿಲೇ ಇತ್ತು. ದೂರದ ಮರಡಿಸಾಲುಗಳ ಮೇಲೆ ಬಿಸಿಲು-ಮೆಳೆ-ನೆರಳು ಮುಗಿಯದ ಆಟದಲ್ಲಿ ತೊಡಗಿದ್ದವು. ಇನ್ನೊಂದು ಸೃಷ್ಟಿಯನ್ನು ನಿರ್ಮಿಸಲು ಹೊಂಚು ಹಾಕಿರುವಂತೆ ಪ್ರಕೃತಿ ಮೌನವಾಗಿತ್ತು. ಮೋಡ ಸರಿದಾಗ ಬೀಳುವ ಬಿಸಿಲು ಕಾವುಕೊಡವಂತಿತ್ತು. ವಿಶಾಲವಾದ ಬಯಲು ಮಳೆಗಾಲದ ಹಸಿರಿನಿಂದ ತುಂಬಿಕೊಂಡು ದೇವತೆಗಳನ್ನೇ ಆಟಕ್ಕೆ ಕರೆಯುವಂತಿತ್ತು. ಹೊಸ ಸೃಷ್ಟಿಯೊಂದನ್ನು ತನ್ನ ಬಸಿರಲ್ಲಿಟ್ಟುಕೊಂಡಂತಿದ್ದ ಈ ನಿರೀಕ್ಷೆ ರಮ್ಮವಾಗಿತ್ತು. ಕರಿಯಪ್ಪನ ಹಿಂದೆ ಅವನ ನೆರಳಿನಂತೆ ದಾದಾ ಸಾಗಿದ್ದ.

* * * *

ಅರ್ಥಕೋಶ

ಅಪೇತಿ: ಕ್ಯೇಲಾಗದವ	ಕಿತ್ತಾಪತಿ : ಅಧಿಕಪ್ರಸಂಗ
ಅಟೊಕಿನಾಗ: ಕ್ಯೇಯಳತೆಯಲ್ಲಿ	ಕೆಲೀಹೇಳು : ಭವಿಷ್ಯ ಹೇಳು
ಅಗಡುಮಾಡು: ಕೆಡಿಸು, ಅಡ್ಡಹಾದಿ ಹಚ್ಚು	ಕೋರಿ ಮುಸುಕು : ಕಂಬಳ ಮುಸುಕು
ಅಟಾಹಿಸು: ಹಿಡಿತದಲ್ಲಿ ಬರು	ಕೆರಪು: ಕಾಲುಮರೆ, ಪಾದರಸ್ತೆ
ಅಬರು: ಮಾನ ಮಹಾದೇ	ಕರಾಮತಿ : ತಂತ್ರ
ಅಬಲಖಿ: ಪಂಚರಂಗಿ, ಪಂಚಕಲ್ಯಾಣಿ	ಕರಸಾಲ: ಬರಗಾಲ
ಅಮಲು: ಅಧಿಕಾರ, ಮದ	ಕರ್ಮಾಲ: ಅದ್ಭುತ, ಕಸರತ್ತು
ಅಲಕ್ಷಣ: ಟಣ್ಣನೆ	ಕರುರಾ : ಕೋಣೆ
ಅಗದಿ: ತೀರ್ಥ	ಕೆಳ್ಳಿಕ್ಕಾತರಾಟ : ಗೊಂಬೆಯಾಟ
ಆಸಗೊಳ್ಳು : ಹಿಡಿತದಲ್ಲಿ ಸಿಗು	ಕವಕ್ಕನು: ಅವಕ್ಷನೆ
ಅಮಾದಾನ: ಹೇಕಾದಪ್ಪು	ಕಡಲೆಯ ಚಟ್ಟಿ: ಕಡಲೆಯ ಚರಟ
ಅವನಾತಿನಲ್ಲಿ: ತಮ್ಮ ತಮ್ಮೊಳಗೆ	ಕಬೂಲಿ: ಒಪ್ಪಿಗೆ
ಅಕ್ಷಸು: ಆಕ್ಷೇತ್ರ	ಕಕಲಾತಿ: ಅಕ್ಷರೆ
ಅರ್ಯಾ: ಕಾಳಿನ ರೂಪದಲ್ಲಿ ಪ್ರತಿಫಲ	ಕೆಲೈಕೆ : ಮೇವು
ಆದಾವತಿ: ದ್ವೇಷ	ಕೊಳ್ಳಿಕವಕ : ಕಿಲಾಡಿ, ಕಿಡಿಗೇಡಿ
ಆಜೂಬಾಜೂ: ನೆರೆಹೋರೆ	ಕವಡುಗಂಬುಕತನ : ಮೋಸಗಾರಿಕೆ
ಇಂಗ ಹಚ್ಚು: ಮೋಸ ಮಾಡು	ಕೊಂಬುಚೀರು : ಕೊಡಿಗೆ ಹಾಕುವ
ಇರಕಳ: ಹಾಯುವ ಸ್ವಭಾವದ	ಆಭರಣ, ಅಳಸು
ಇಕ್ಕಲು ಹಾಕು: ಗೂಡು ಹಾಕು	ಕೊಲೆ: ಹೊಯ್ದು ಉಳಿದ ದರಂಟನ ಭಾಗ
ಇಸಮು: ಅಸಾಮಿ, ಕುಳ	ಕುಸ್ತಿ ಘಳಿ : ಕುಸ್ತಿಯ ಕಳಿ
ಇರಾದೆ: ಉದ್ದೇಶ	ಕಡಾವಿಗೆ: ಕಟ್ಟಿಗೆ ಪಾದರಸ್ತೆ
ಲುಪ್ಪು ಹಾಕು: ಕಾರಭಾರ ಮಾಡಗೋಡು	ಕೂಳುಕೊಳ್ಳಬಿಯಾಗು: ಕೂಳಿಲ್ಲದೆ ಇರು
ಲುಸಾಬರಿಗೆ: ಗೊಂಡಿಗೆ	ಖುಶಾಲ : ಕ್ಷೇಮ, ಸ್ವೇಚ್ಛೆಯಿಂದ
ಲುಪದಪ್ಪು: ಅಧಿಕ ಪ್ರಸಂಗಿ	ವಿಬರ : ಅರಿವು
ಲುತಾರ: Extract	ವಿಂಭಿರ : ದ್ವೇಯಶಾಲ
ಎಕ್ಕೆ ಎಲೆ: ಎಕ್ಕದ ಎಲೆ	ಹೊಂಡ: ಸೊಕ್ಕು
ಎಡತಾಕು: ಅಡ್ಡಾಡು	ಖಾಸ ದೇವಿರೇಖಿ : ಸ್ವಂತ ಮೇಲ್ಮೈಕಾರಣ
ಎಡಪಟ್ಟಿ: ಹಟಮಾರಿ	ಖುರಾಕು : ಪೌಷ್ಟಿಕ ಆಹಾರ
ಒವ್ವು ಇಟಗೊ : ಮೇಲುಗಟ್ಟು	ಖಾಸಗತ: ಸ್ವಂತ
ಒನಕೊಂತ : ಒನೆಯುತ್ತು, ಒನಪ್ಪ	ಗುನ್ನೆ: ಅಪರಾಧ
ಮಾಡುತ್ತು	ಗರಡಿ ಮನೆ : ತಾಲೀಮ ಖಾನೆ
ಕಬುಲಾಯತಿ : ಗೇಣಿ, ಲಾವಣಿ	ಗುಳೆಹೋಗು: ದೇಶಾಂತರ ಹೋಗು

ಗಟ್ಟನಾತ : ಹೊಸಲು ವಾಸನೆ
ಗರೀಬಿ : ಬಡವ, ಭೋಳೆ
ಗಾಪ್ ಮಾಡು : ಮುಚ್ಚಿದು
ಗರಬಿ : ಅವಶ್ಯಕತೆ
ಗೊರ್ಕಾಳ : ಸೃಜನ
ಗರಸು : ಕಟಕ ಮಣಿ, ಮರುಮ
ಗುಳೆ ಹಾಕು : ಹೂಡಿಹಾಕು
ಗುಳೆಂದಾಳಿ : ಮಂಗಲಸೂತ್ರ
ಗೇಳಬ್ಬರ ಗುಡೆ : ಗೇಳಬ್ಬರದ ಗುಂಪು
ಗಾಸ್ಗನ್ : ತೀವ್ರವಾಗಿ
ಗೇಂಗಡಿ : ಕಂಬಳ
ಗೋವಾಳ : ಲಂಚ
ಗೊಂಜಾಳ ಘಡಾ : ಗೋವಿನ ಜೋಳದ
ನಿಲುವು
ಗಡಾನ : ಕೂಡಲೆ
ಗಾಳಿಗರಾ : ಗಾಳಿ ತುಂಬಿದ ಕರು
ಗಾಟ್ : ಬಸಿರು
ಘಾರಿ : ಹೊಲಸು
ಚರಗ ಚಲ್ಲು : ಯಿಳ್ಳಮಾಸಿಯ ದಿನ
ಮೊಲಕ್ಕೆ ಪೂಜೆ
ಮಾಡಿ ದಿಗ್ಗಲಿ ಕೊಡವದು
ಚಮಟಾ ಬೆಳಗು : ಚಮಟಸುಲಿ
ಚಿಟೆಕೆಮುರಿ : ನೆಟಕೆ ಮುರಿ, ಶಪಿಸು
ಚೋಕೆಸಿ : ವಿಚಾರಣೆ
ಚಾಳಿ : ಚಟ್ಟ
ಚಿತಾವಣಿ : ಹೀಡೆ
ಚಡಾವು : ಪಾಪೋಎಸು
ಚಾಟು : ಆಶ್ರಯ
ಚೆಲಾ : ಶಿಷ್ಟ
ಉಂಜಿ : ಸಂಜೆ
ಭವಾಯಿಸು : ಮುಚ್ಚಿದು, ಗಪ್ಪಾಮಾಡು
ಭಾನಸಾ ಸ್ಥಭಾವ : ಭಾಂದಸ
ಭಾವು ಹಾಕು : ಪ್ರಭಾವ ಬೀರು
ಜರಾ : ಸ್ವಲ್ಪ
ಜೀತ : ದುಡಿತ
ಜಡಿಬೇಕು : ಹೊಡೆಯಬೇಕು
ಜನಾವರ : ದನಕರು
ಜಂಜಾಟ : ಗೊಂದಲ

ಜಂಪಲಕ್ಕು : ಮಳೆ ಹನಿಹನಿಯಾಗಿ ಬೀಳು
ಟಬರು : ಸೋಕ್ಕು
ಟರಾಯಿಸು : ನಿಣಿಯಿಸು
ಟೋಳಿಕಟ್ಟ : ಗುಂಪುಗಟ್ಟಿ
ರಾಂವಿಕಿ : ಗೊತ್ತು
ತಾಮ ಮತ : ನಿಶ್ಚಿತ ಅಭಿಪ್ರಾಯ
ತುಫಾನಿ : ಆರೋಪ, ಆಪಾದನೆ
ತಂತಿಕಟ್ಟಿ : ಗೆರೆಕೊರದು, ಸರಿಯಾಗಿ
ತರಬು : ತಡೆ, ನಿಲ್ಲಿಸು
ತಳಿ : ವಂತೆ
ತಾಬಡತೋಬಿ : ಕೂಡಲೆ
ತಾಬೇಮಾಡು : ವಶಕ್ಕೆ ಕೊಂಡು
ತಿಪ್ಪರಲಾಗ ಒಗೆ : ಲಾಗ ಹಾಕು
ತಳುಕು : ತೊಡಕು, ಸಂಬಂಧ
ತುದುರು : ಜಬರಿಸು
ತೋಂಡಿ : ಮೌಖಿಕ
ತಾಕತ : ಶಕ್ತಿ, ಬಲ
ತುರಾಯಿಹಚ್ಚು : ಮೆರೆದಾಡು
ತಫ್ರೆ : ಪರವಾಗಿ
ತರಾತುರಿ : ಅವಸರ
ಧರಾ ಅಲ್ಲ : ಯೋಗ್ಯವಲ್ಲ
ಧಾಕೆಲ್ಲದ : ಸಂಬಂಧವಿಲ್ಲದೆ, ಅಸಂಬಂಧ
ಧೋಡಾ ಧೋಡಾ : ಸ್ವಲ್ಪ ಸ್ವಲ್ಪ
ದಗದ : ಕೆಲಸ
ದೇಶನಿಕಾಳಿ : ಆಡ್ಯಾಡಿ, ಪ್ರೋಲಿ
ದಿಂಡಿ : ಘಂಡಪಪುರಕ್ಕೆ ಹೋಗುವ ಭಕ್ತರ
ಮೇಳ
ದಮ್ಮು ಹಿಡಿ : ತಡೆ, ಸಹಿಸು, ಸುಮೃದ್ಧಿರು
ದಂಡಗಾಯಿ : ಪುಂಡಾಟಕೆ
ದರಕಾರಮಾಡು : ಲಕ್ಷ್ಯಕೊಡು
ದಗ್ಗರದುಡಿ : ಮೈಮುರಿಯವಂತೆ ದುಡಿ
ದಸ್ತೂರ : ದಸ್ತೂರ್ತು
ದಾದಮಾಡು : ಲಕ್ಷ್ಯಕೊಡು
ದಿಶಾಘಾಲ : ದಿಕ್ಕುಪಾಲು
ಧಾಬಿ : ಕೊಟ್ಟಗೆ
ಧಡೆದ ಬ್ಯಾನಿ : ಹೃದಯವಿಕಾರ
ಧಮುಕಿ : ಬೆದರಿಕೆ
ಧುತ್ತಾನಂಧವರು : ಧಾಂಡಿಗರು

ನಿಕಾಲ : ನಿರ್ಣಯ	ಬಕ್ಕಣ : ಜೀಬು
ನೆಚರು : ದೃಷ್ಟಿ	ಬರಷೆ : ಅಪದ್ಯ
ನಿರಾಳಾ : ಬೇರೆ, ಭಿನ್ನವಾದ	ಭಾಗಾದಿ : ದಾಯಾದಿ
ನೀರಿನ ಮಲುವು : ಪ್ರವಾಹದ ಒಫ್ಫ	ಭಿಡೆ : ದಾಷ್ಟೆಣಿ
ನೆಲಪಟ್ಟಿ : ನೆಲಕ್ಕೆ ಬೆನ್ನು ಹಚ್ಚಿ	ಭುಲತಾತಿ : ಭುಲ್ಲಿವಿಸು, ಮರಳುಮಾಡು
ನೆಸಿ ಬ್ಯಾನಿ : ಸಣ್ಣಾಗಿ ಬ್ಯಾನಿ	ಮಾರೀಬ್ಯಾನಿ : ಕಾಲರಾ
ನೆಜರಬಂದಿ : ಕಣ್ಣರಿಕೆ	ಮಳ್ಳಿಮುಡುಗ : ಬೆಪ್ಪ
ನಿಟ್ಟಿ ಹಚ್ಚು : ಸಾಲಾಗಿರಿಸು	ಮುರುವು : ದನಕ್ಕೆ ಇಡುವ ಹೊಟ್ಟು
ಪರಲು : ಸಂಬಂಧ	ಮೊಕ : ಮೊದಲ ಗಂಡು ಕರು
ಪಾಡು : ಲೇಸು	ಮುಕ್ಕಟಿ : ಮೊದಲೇ
ಪಟ್ಟನ : ಹಾಡಲೆ	ಮೋಫರಂ : ಆಂದಾಜು, ಅನಿಶ್ಚಿತ
ಪ್ಯಾಲಿ : ಮೂರಿರು	ಮಗರೂರಿ : ಸೊಕ್ಕು
ಪಾವುಡ : ರುಮಾಲು	ಮಸ್ತಾತು : ಜೆನ್ನಾಗಿ ಆಯಿತು,
ಪಂಚೇತಿ : ಪಂಚಾಯಿತಿ, ಕಾರಭಾರ	ಬೇಕಾದಪ್ಪಾಯಿತು
ಪಾಯಬಂದ ಕಾಡಣಿ : ಕುದುರೆಯ	ಮಸಲತ್ತು : ಹೊಂಕು
ಹಿಂಗಾಲಿಗೆ	ಮುಸಿಕೆ : ಹೊಡೆತ
ಕಟ್ಟುವ ಹಗ್ಗ	ಮೈತ್ರ : ಮೈತ್ರ
ಹೀಕು : ಬೆಳೆ	ಮದ್ದಿ : ಮರದಿ
ಪರ್ಯಾಣ : ಹರಿವಾಣಿ	ಮಿಶೀನ : ಮುಖಿಂಣಿನ
ಪಟಕಾಯಿತ : ಕಡತರ	ಮದಸ : ಜೈಗುಳಲ್ಲಿ ಉಪಯೋಗಿಸುವ
ಪ್ರಕಾರಿಸು : ಸಾರು	ಒಂದು ಪದ
ಪಾವಕೆ : ಅತಿಥಿ	ಮೋಕಳೀಕ : ಬಿಡುಗಡೆ
ವಸಂತ : ಮೆಚ್ಚೆ	ಯಿಮಕು : ಬಿನ್ನಾಣಿ, ಒಯ್ಯಾರ್
ಘರಕ : ಅಂತರ	ರವದಿ : ದಂಟಿನ ಮೇಲಿನ ಸಿಪ್ಪೆ
ಘಂಟಹಚ್ಚೆ : ಅನವಶ್ಯಕ ಮಾತುಗಳನ್ನಾಡು	ರಾಬು : ದುಡಿತ
ಪೈರೀತಿಗು : ಸಾಯಮು	ರಿವಾಜು : ಪದ್ಧತಿ, ಆಚಾರ
ಘೈಲಾಸು : ಹಬ್ಬು, ಹರಡು	ರಾಜಯೋಸ : ಡಾಣಾಡಂಗುರವಾಗಿ
ಘಸಲು : ಬೆಳೆ	ರಾಸ್ತ : ಉಚಿತ
ಬಿದಾಗಿ ಕಾನೀಕೆ, ಸಂಭಾವನೆ	ರಬ್ಬ ಆಗು : ರಂಗಿಗೇರು
ಬಟ್ಟು : ಕಲಂಕ	ರಾಮರಾಮಮಾಡು : ನಮಸ್ಕರಿಸು
ಬೆಳ್ಳಿ : ಶುಕ್ರ	ಲಾಯಿಬಿ : ಯೋಗ್ಯ
ಬಾಬು : ಮಾಮೂಲು	ಲಾಬಿ : ಲಕ್ಷ
ಬೇಬರಸಿ : ಬೇವಾಸಿರು, ಪರದೇಶಿ	ಲಡಾಯಿ : ಯೆಡ್ಡ
ಬಡೆ : ಗೊಡ್ಡು ವಯಸ್ಸಾದ	ವಲ್ಲಿ : ಧೋತರ
ಬೇಪತ್ತೆ : ನಾಪತ್ತೆ	ವಗತಾನ : ಒಗೆತನ
ಬೈಲಕಡೆಗೆ : ಬಹಿದೇಸಿಗೆ	ವಮರ್ : ದ್ವೇಷ
ಬಳುವಳಿ : ಉಡುಗೊರೆ	ವಜನ : ತೂಕ, ಪ್ರತಿಷ್ಠೆ
ಬಾಟ : ಜೋಳದ ಹಸಿದಂಟು	ವಾಜಮೀ : ಯೋಗ್ಯ

ವಾಗತ್ಯ : ಅಚ್ಚುಕಟ್ಟು	ಸೀಮಿಸರಾಡ : ಸೀಮೆ. ಹದ್ದು
ವಾರಿಯಾಗು : ಓರೆಯಾಗು	ಸವಾರಿ : ಕರ್ಮಾನು
ಶಪ್ಪಫೊ : ಆಣೆ ಶಪಥ	ಸಿದ್ಧಪತ್ರಿ : ಗಾಂಜಾ
ಷಡ್ಡಕ : ಹೆಂಡತಿಯ ತಂಗಿಯ ಇಲ್ಲವೆ	ಸೋಯಿ ಇಲ್ಲ : ಸಾಧ್ಯವಿಲ್ಲ
ಅಕ್ಕನ ಗಂಡ	ಕರಿ : ಅಂಟು
ಸೀದಾ : ಉಂಟದ ಸಾಮಗ್ರಿ	ಹೊನ್ನುಗ್ಗಿ : ಕಾರಂಪಟ್ಟಿಮೆಯ ಮರು ದಿನ
ಸದರು : ಜಗಲಿ, ಕಟ್ಟು	ಹಲ್ವಿಕಾಡು : ದೊಂಷ ಹೊರಿಸು
ಸನನುಂತ : ಒಟ್ಟಿಗೆ	ಹುರಿ ಬುಡ್ಡಿ : ಸುಟ್ಟ ಹಸಿ ಕಡಲೆಕಾಯಿ
ಸಬುಳ : ಸಪೂರ್	ಹಸನ : ಸ್ವಚ್ಚೆ
ಸೋಟರು : ಲಘಂಗರು, ಘಟಂಗರು	ಹೆಂಡಿ : ಸೆಗಣಿ
ಸವ್ವಾರಿಹಾಕ : ಬಡ್ಡಿಸಹಿತ, ಒಂದಕ್ಕೆ	ಹುಣಿಸಿಪಕ್ಕ : ಹುಣಿಸೇಬೀಇಂ
ಒಂದೂಕಾಲು	ಹರಕತ್ತ : ಅಡ್ಡಿ
ಸವದು : ಅವಕಾಶ	ಹಕೀಕತ : ಮಾಹಿತಿ ಸಮಾಚಾರ
ಸಮೃಸದ : ತಿಳಿಯದ	

* * * *